



Yogisamrat Acharya Shri Yogindudeva Virachit

# **PARMATMA PRAKASH**

Shri Bramhadevsoori Virachit Sanskrit Teeka

Kannada Translation by

**Sri. M. B. Patil, (Shedbal)**

'Shudhatma Sadan" Shahapur, Belgaum.

Published by :

**Sri Digamber Jain Swadayaya Mandal Trust,**  
Bangalore.



यागीसप्राट आचार्य श्री योगीन्दुदेव विरचित

# परमात्मप्रकाश

श्री ब्रह्मदेवसूरि विरचित - संस्कृत टीका के साथ

कन्ड़ अनुवादक

श्री एम. बी. पाटील, (शेडबाल)

‘शुद्धात्म सदन’ शहापुर-बेलगाम.

प्रकाशक

श्री दिग्म्बर जैन स्वाध्याय मंडल ट्रस्ट,  
बैंगलोर.



ಯೋಗಿಸಮಾಣ ಅಕಾರ್ಯ ಶ್ರೀಯೋಗೀಂದುದೇವ ವಿರಚಿತ

# ಪರಮಾತ್ಮಾರ್ಥ

ಶ್ರೀ ಬ್ರಹ್ಮದೇವಸೂರಿವಿರಚಿತ ಸಂಸ್ಕತ ಟೈಪ್ಸೆಟ್

ಅನುವಾದಕರು :

ಶ್ರೀ ಎಂ. ಬಿ. ಪಾಟೀಲ, ಸೇಡಬಾಳ

‘ಶುದ್ಧಾತ್ಮಸದನ’, ಶಿಂಪುರ - ಬೆಳಗಾವಿ.

ಪ್ರಕಾಶಕರು :

ಶ್ರೀ ದಿಗಂಬರ ಜ್ಯೇನ ಸಾಫ್ತಾರ್ಯ ಮಂಡಲ ಟ್ರಸ್ಟ್ ,  
ಬೆಂಗಳೂರು.

ಮೊದಲನೆಯ ಅವೃತ್ತಿ : ಒಂದು ಸಾವಿರದ ಇನ್ನೂರು ಪ್ರತಿಗಳು ಇರ್ಣಾ  
ಎರಡನೆಯ ಅವೃತ್ತಿ : ಇದು ನೂರು ಪ್ರತಿಗಳು, (೫೦೦)  
೨-೩-೧೦೧೯ -  
ಬೆಂಗಳೂರು ಶಿಬಿರದ ಶುಭಸಂದರ್ಭದಲ್ಲಿ.

ಚೆಲೆ : ನೂರು ರೂಪಾಯಿ ೧೦೦/-  
(ಮೂಲ ಚೆಲೆ : ೨೮೦ ರೂ.)

ದೊರಕುವ ಸ್ಥಳ :  
ದಿಗಂಬರ ಜೀನ ಸ್ವಾಧಾರ್ಯ ಮಂಡಳ ಷಟ್ಪಾತ್ರ,  
ರಳಿಗಳ ಗುಡಿ ಬೀದಿ,  
ಬೆಂಗಳೂರು - ೫೬೦ ೦೫೫.

“ಶ್ರುತ ಭಂಡಾರ”,  
ಇಲ್ಲ, ಶುದ್ಧಾತ್ಮ ಸದನ, ಹುಳುಬ್ಬಿ ಕಾಲೋನಿ,  
ಶಾಹಾಪುರ-ಬೆಳಗಾವಿ. ಪೋನ : ೨೫೫೫೫೮೦

ಮುದ್ರಕರು :  
ಇಮೇಜ ಷ್ಟ್ರಿಂಟ್,  
೨೫೫೫, ಕಚೇರಿ ಗಲ್ಲಿ, ಶಾಹಾಪುರ, ಬೆಳಗಾವಿ.  
ಪೋನ : ೨೪೨೬೫೫೨

## ಸಮರ್ಪಣೆ

ಯಾರು ಈ ಇವ್ವತ್ತನೆಯ ಶತಮಾನದಲ್ಲಿ ಅಧ್ಯಾತ್ಮಲೋಕದ ಆಚಾರ್ಯರುಷರಾಗಿದ್ದರು,  
ಯಾರು ಸಮಸ್ತ ಪ್ರಾಣಿಕೋಟಿಗೆ ನಿರಂತರವಾಗಿ ಕಲ್ಯಾಂಜಾರಮಾರ್ಗವನ್ನೇ  
ಬೋಧಿಸುತ್ತಿದ್ದರು, ಯಾರು ಮೋಕ್ಷಮಾರ್ಗದ ಸ್ಥರೂಪವನ್ನು  
ಪುನರುಚ್ಛಿವನಗೊಳಿಸಿದರು ಮತ್ತು ಸ್ವಯಂ ಆ  
ಮಾರ್ಗದಲ್ಲಿ ಆರೂಢರಾದರು  
ಅಂಥ ಆ ಸ್ವರ್ಗೀಯ  
ಪೂಜ್ಯ ತ್ರೀ  
ಸದ್ಗುರುದೇವರಿಗೆ  
ಈ ಅನುವಾದಕೃತಿಯನ್ನು ಭಕ್ತಿಗೌರವಗಳೊಂದಿಗೆ  
ಸಮರ್ಪಿಸುತ್ತೇನೆ.

- ಅನುವಾದಕರು.

## ಶಾಸ್ತ್ರಭ್ಯಾಸದ ಮಹಿಮೆ

ಶಾಸ್ತ್ರಭ್ಯಾಸದ ಮಹತ್ವವನ್ನು ನೋಡಿರಿ ! ಶಾಸ್ತ್ರಗಳ ಅಧ್ಯಯನ ಮಾಡುವುದರಿಂದ ಜೀವನಿಗೆ ಆತ್ಮನುಭವದ ದಶೆಯು ಪ್ರಾಪ್ತವಾಗುತ್ತದೆ. ಮೊಕ್ಷರೂಪದ ಫಲವು ದೊರಕುತ್ತದೆ, ಅಷ್ಟೇ ಏಕೆ ಶಾಸ್ತ್ರಭ್ಯಾಸ ಮಾಡುವುದರಿಂದ ಕೂಡಲೇ ನಮ್ಮ ವರ್ತಮಾನ ಜೀವನದಲ್ಲಿ ಅದೆಷ್ಟು ಲಾಭವಾಗುತ್ತದೆ ಎಂಬುದನ್ನು ಒಂದಿಷ್ಟು ನೋಡೋಣ ಬನ್ನಿರಿ !

- ೧) ಕ್ರೋಧ ಮೊದಲಾದ ಕಷಯಗಳು ಮಂದವಾಗಿ ಹೋಗುತ್ತವೆ.
- ೨) ಪಂಚೇಂದ್ರಿಯ ವಿಷಯಗಳಲ್ಲಿ ಪ್ರವೃತ್ತಿಯಾಗುವುದಿಲ್ಲ ಎಂದರೆ ಭೋಗಗಳ ಆಸೆಯು ಕ್ರಮದಿಂದ ಕಡಿಮೆಯಾಗುತ್ತ ಹೋಗುತ್ತದೆ.
- ೩) ಅತ್ಯಂತ ಚಂಚಲವಾದ ಮನಸ್ಸು ಕೂಡ ಏಕಾಗ್ರವಾಗುತ್ತದೆ.
- ೪) ಹಿಂಸೆ ಮೊದಲಾದ ಪಾಪಗಳು ತಾವಾಗಿಯೇ ಕಡಿಮೆಯಾಗಿ ಬಿಡುತ್ತವೆ.
- ೫) ಜ್ಞಾನವು ಅಲ್ಪವಾಗಿದ್ದರೂ ಕೂಡ ಮೂರು ಲೋಕ ಮತ್ತು ಮೂರು ಕಾಲಾತೀತವಾದ ಜಡ-ಚೀತನ ವಸ್ತುಗಳೆಲ್ಲದರ ಯಥಾರ್ಥ ಜ್ಞಾನವಾಗಿ ಹೋಗುತ್ತದೆ.
- ೬) ಹೇಯ ಎಂದರೆ ತ್ಯಾಗ ಮಾಡಲು ಯೋಗ್ಯ ಮತ್ತು ಉಪಾದೇಯ ಎಂದರೆ ಗ್ರಹಣ ಮಾಡಲು ಯೋಗ್ಯವಾದವುಗಳ ಸಂಬಂಧದಲ್ಲಿ ನಿಶ್ಚಯವಾಗುತ್ತದೆ.
- ೭) ಪ್ರಾಪ್ತವಾದ ಜ್ಞಾನವು ಅಲ್ಪವಾಗಿದ್ದರೂ ಕೂಡ ಅದು ಅತ್ಯಂತ ಸ್ವಾಧೀನಿಸುತ್ತದೆ.
- ೮) ಶಾಸ್ತ್ರಗಳ ಅಧ್ಯಯನದಿಂದ ಜ್ಞಾನವು ಕ್ರಮ-ಕ್ರಮವಾಗಿ ಹೆಚ್ಚಿತ ಹೋಗುವುದರಿಂದ ಮನಸ್ಸಿಗೆ ಒಂದು ರೀತಿಯ ಆನಂದವಾಗುತ್ತದೆ, ಕೃಷಿಯೆನಿಸುತ್ತದೆ.
- ೯) ಜಗತ್ತಿನ ತುಂಬೆಲ್ಲ ಯಶಸ್ವ ಮತ್ತು ಕೀರ್ತಿಯ ಹರಡುತ್ತದೆ.
- ೧೦) ಸಾತಿಶಯ ಪ್ರಣಾದ ಬಂಧವಾಗುತ್ತದೆ.

ಈ ಮನುಷ್ಯಭವದಲ್ಲಿ ಸುರಕ್ಷಿತವಾದ ಆವಾಸ, ಉತ್ಸಕುಲ, ಪೂರ್ಣ ಆಯುಷ್ಯ, ಇಂದ್ರಿಯಗಳ ಸಾಮರ್ಥ್ಯ, ನಿಹೋಗವಾದ ಅವಸ್ಥೆ, ಒಳ್ಳೆಯ ಸಂಗತಿ, ಧರ್ಮರೂಪವಾದ ಅಭಿವೃದ್ಧಿಯ ಬುದ್ಧಿಯ ಪ್ರಾಬಲ್ಯತೆ ಇತ್ಯಾದಿ ವಿಷಯಗಳ ಪ್ರಾಪ್ತಿಯಾಗುವುದು ಅತ್ಯಂತ ದುರ್ಲಭವಿದೆ. ಇವೆಲ್ಲವನ್ನು ನಾವು ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ. ಈ ಎಲ್ಲ ಸಾಮರ್ಗಳು ದೊರಕಿದ ನಂತರವೇ ಶಾಸ್ತ್ರಭ್ಯಾಸವು ಆಗುವ ಸಾಧ್ಯತೆಯಿದೆ. ಆದರೆ ಇವೆಲ್ಲ ಅನುಕೂಲತೆಗಳು ಪೂರ್ವಪ್ರಜ್ಞೋದಯದಿಂದ ತಮಗೆ ಪ್ರಾಪ್ತವಾಗಿವೆ. ಆದುದರಿಂದ ನಾವು ಕೇವಲ ತಮ್ಮಗಳ ಹಿತದ ಸಲುವಾಗಿಯೇ ಶಾಸ್ತ್ರಭ್ಯಾಸ ಮಾಡುವ ಈ ಪ್ರೇರಣೆಯನ್ನು ಕೊಡುತ್ತಿದ್ದೇವೆ. ತಾವು ನಮ್ಮ ಅಭಿಪ್ರಾಯ ತೀಳಿದುಕೊಳ್ಳಬೇಕು.

ಪಂ. ಹೋಡಲಮಲ್ಲ

ಸಮೃದ್ಧಾನ ಚಂದ್ರಿಕೆಯ ಪೀಠಿಕೆಯಿಂದ

## ಪ್ರಕಾಶಕೀಯ

ಪರಮ ಯೋಗೀಂದ್ರ ಆಚಾರ್ಯ ಶ್ರೀ ಯೋಗೀಂದುದೇವ ವಿರಚಿತ ‘ಪರಮಾತ್ಮ ಪ್ರಕಾಶ’ವೆಂಬ ಪರಮ ಅಧ್ಯಾತ್ಮಿಕ ಕೃತಿರತ್ನವನ್ನ ಶ್ರೀ ಬ್ರಹ್ಮದೇವಸೂರಿ ವಿರಚಿತ ಸಂಸ್ಕಾರ ಟಿಕೆ ಸಹಿತ ಕನ್ನಡ ಅನುವಾದಿತ ಕೃತಿಯನ್ನ ಇಂಜಿನಿಯಲ್ ರಲ್ಲಿ ಪ್ರಥಮ ಬಾರಿ ಶ್ರೀ ಸಿ. ಭೂತಮಲ್ಲಿ ಭಂಡಾರಿ ಗ್ರಂಥಮಾಲೆಯಿಂದ ಪ್ರಕಾಶಿತಗೊಳಿಸಿ ಕನ್ನಡದ ಪಾಠಕರಿಗೆ ಕೊಡಲಾಗಿತ್ತು. ಅಲ್ಲದೆ ಪತಾಶೆ ಪ್ರಕಾಶನ ಸಂಸ್ಥೆ, ಫಂಟಪ್ರಫಿಂ ಅವರಿಂದ ಕೊಡ ಇನ್ನೂರು ಪ್ರತಿಗಳನ್ನ ಮುದ್ರಿಸಲಾಗಿತ್ತು.

ಆಗ ತನೆ ಸಮಯಸಾರ ಮೊದಲಾದ ಅಧ್ಯಾತ್ಮ ಶಾಸ್ತ್ರಗಳ ಸ್ವಾಧ್ಯಾಯದಿಂದ ಅತ್ಯಂತ ಪ್ರಭಾವಿತರಾಗುತ್ತಿರುವ ಕನ್ನಡದ ಪಾಠಕರಿಗೆ ಈ ಪರಮಾತ್ಮ ಪ್ರಕಾಶವು ಮಹದಾನಂದವನ್ನು ಉಂಟು ಮಾಡಿಸಿ ಅಲೋಕವಾದ ಎಂದರೆ ಚತುರ್ಧಾಕಾಲದಲ್ಲಿ ಆಗಿ ಹೋದ ಶ್ರೀಧರ ಮಹಾಪ್ರಭುಗಳಿಂದ ನಿರೂಪಿಸಲ್ಪಟ್ಟ ಮತ್ತು ಕುಂದಕುಂದದೇವರಿಂದ ರಚನೆಗೊಂಡ ಪರಮಾಗಮಗಳಿಂದ ಪುನಃಸಾಷಾಷಿಸಲ್ಪಟ್ಟ ಮೋಕ್ಷ ಮಾರ್ಗದಲ್ಲಿ ಜೀವರುಗಳನ್ನು ಕರೆದುಕೊಂಡು ಹೋಗುವ ಕಾರ್ಯವನ್ನೇ ಮಾಡುವಂತಾಯಿತು. ಸ್ವಯಂ ಆಚಾರ್ಯ ಶ್ರೀ ಯೋಗೀಂದುದೇವರು ತಮ್ಮ ಕೃತಿಯ ಲಾಭವು ಎಲ್ಲರಿಗೂ ತಲುಪಬೇಕೆಂಬ ಮಹೋದ್ದೇಶದಿಂದ ಅಂದಿನ ಜನರಾಡುವ ಭಾಷೆಯಾದ ಅಪಬ್ರಂಶದಲ್ಲಿ ರಚಿಸಿದ್ದರು. ಆದರೆ ಇಂದು ಆ ಭಾಷೆಯು ಜನರಿಗೆ ಅವರಿಚಿತವಾಗಿ ಹೋಗಿರುವುದರಿಂದ ಇದರ ಕನ್ನಡ ಅನುವಾದವು ಅತ್ಯಾವಶ್ಯಕವಿದೆ ಮತ್ತು ಭವಿಷ್ಯದಲ್ಲಿ ಬರುವ ಜನರ ಸಲುವಾಗಿಯೂ ಇದರ ಉಪಲಭಿಯಾಗಲೆಂಬ ಭಾವವು ನಮಗೆ ಪ್ರಥಮ ಆವೃತ್ತಿಯ ಸಮಯದಲ್ಲಿ ಬಂದಿರುವುದು ಸ್ವಾಭಾವಿಕವಿದೆ.

ಇಂದಿನ ವೈಜ್ಞಾನಿಕ ಅನುಕೂಲತೆಯನ್ನು ಕಂಡು ಜೀವ ಮಾತ್ರರುಗಳಿಗೆ ಯಾವ ಕಾಲದಲ್ಲಿ ಎಂಳುತ್ತಿರುವ ಅನುಕೂಲತೆಗಳ ಮಧ್ಯದಲ್ಲಿ ಶಾಂತಿಯ ಸಲುವಾಗಿ ಹಂಬಲಿಸುವ ಸತತ ಪ್ರಯತ್ನ ಮಾಡುತ್ತಿರುವವರಿಗೆ ಪರಮ ಅಧಾರಭೂತವಾಗುವಂಥ ಕೃತಿಗಳನ್ನು ಸುಲಭವಾಗಿ ಪಡೆದುಕೊಳ್ಳಲೆಂಬ ಉದ್ದೇಶದಿಂದ ಸುರಕ್ಷಿತವಾಗಿ ಇರಿಸುವ ಕಾರ್ಯ ಮಾಡಲು ನಮಗೆ ಇನ್ನೂ ಅನಂದವಾಗುತ್ತಿದೆ. ಅದೇ ಉಪಕ್ರಮದ ಅಡಿಯಲ್ಲಿ ಇಂದು ಇದರ ಪುನರ್ಮೂಲ್ಯಾವಾಗುತ್ತಿದೆ.

ಇದರಿಂದ ನಾವು ಆಚಾರ್ಯದೇವರ ಬಯಕೆಯನ್ನು ಅನುಮೋದಿಸಿದಂತಾಯಿತು. ಕನ್ನಡದಲ್ಲಿ ಅಧ್ಯಾತ್ಮಿಕ, ಆಚರಣಾತ್ಮಕ, ಚೋಧಪ್ರದ, ಸನಾಗ್ರಂಥಕ, ನೀತಿಯುಕ್ತ ಮತ್ತು ಸುಲಭ ಮಾರ್ಗವನ್ನು ಪ್ರತ್ಯುಷಿಸಿ ಪ್ರದಾನ ಮಾಡುವ ಅನೇಕ ಕೃತಿಗಳನ್ನು ಅಲ್ಲಿಂದ ಮೂರು ದಶಕಗಳವರೆಗೆ ದೊರಕಿಸಿಕೊಟ್ಟಿರುತ್ತಾರೆ. ಶ್ರೀ ಎಂ. ಬಿ. ಪಾಟೀಲರಿಗೂ ಕೃತಜ್ಞತೆಯನ್ನು ಸಲ್ಲಿಸಿದಂತಾಗುವುದು ನಮಗೆ ದೊರೆತ ನಿಧಿಯನ್ನು ನಮ್ಮ ಪರಂಪರೆಯವರಿಗೆ ತಲುಪಿಸಿದ ಸಮಾಧಾನವೂ ನಮಗಾಗುವುದು ಮತ್ತು ನಮ್ಮ ಭಾವನೆಯಂತೂ ನಮ್ಮನ್ನು ಧೈರ್ಯದ ಕಡೆಗೆ ಕೊಂಡೊಯ್ದಿಲ್ಲ. ಈ ಕಾರ್ಯವು ಅತ್ಯಂತ ಉಪಯುಕ್ತವಿದೆಯಿಂದು ನಮಗೆ ಭಾಸವಾಗಿದೆ.

ಜೆನಾಣಿಯ ಮಹಿಮೆಯನ್ನು ಎಷ್ಟು ಮಾಡಿದರೂ ಕಡಿಮೆಯೇ ಇದೆ. ಅದಕ್ಕಾಗಿ ಈ ಸಲ ಇದನ್ನು ಎರಡು ಪಣಿಗಳಲ್ಲಿ ಮುದ್ರಿಸಿ ನಮ್ಮ ಭಾವನೆಗೆ ಸ್ವಲ್ಪ ಶೈಲಿಯಾಗಿದೆ. ಅನಾದಿ ಸಂಸಾರದ ಕೊನೆ ತಂದುಕೊಳ್ಳುವ ಸಲುವಾಗಿ ಪ್ರಯತ್ನಿಲರಿವು ಜೀವರುಗಳಿಗೆ ಈ ಕೃತಿಯು ತನ್ನ ಹೆಸರೇ ಸೂಚಿಸುವಂತೆ ಪರಮಾತ್ಮನ ಮೇಲೆ ಪ್ರಕಾಶ ಬೀರಿ ನಿಮಿತ್ತಮಾಗುತ್ತದೆ ಎನ್ನ ಪುದರಲ್ಲಿ ಹಂಡೆಹಿಲ್ಲ. ಆ ಪ್ರವೀತ ಕಾರ್ಯದ ಸಲುವಾಗಿ ಇದರ ವಾಚನವು ನಮ್ಮೆಲ್ಲರಿಗೂ ಪುನಃ ಪುನಃ ಆಗಬೇಕಾಗುವುದೆಂದು ಸೂಚಿಸುತ್ತೆ ಈ ನಾವಿಣ್ಯಪೂರ್ಣ ಕೃತಿಯನ್ನು ಪಾಠಕರಿಗೆ ಸಮರ್ಪಿಸುತ್ತೇವೆ.

ಕೊನೆಯದಾಗಿ ಈ ಕೃತಿಯನ್ನು ಎಂದಿನಂತೆ ತುಂಬ ಶ್ರದ್ಧೆಯಿಂದ ಪರಮ ಸುಂದರವಾಗಿ ಮುದ್ರಿಸಿಕೊಟ್ಟು ‘ಇಮೇಜ ಪ್ರಿಂಟ್ಸ್’ ದ ಮಾಲೀಕರಾದ ಶ್ರೀ ಅಚ್ಯತ ಪಾಟೀಲರಿಗೂ ಹಾಗೂ ಇತರ ಕುಶಲ ಕಾರ್ಯಕರಿಗೂ ಹಾದಿಕ ಧನ್ಯವಾದಗಳು.

ಚೆಂಗಳೂರು.  
ದಿ.೨೫-೪-೨೦೧೯

ಶ್ರೀ ಸಿ. ಬಿ. ಭಂಡಾರಿ  
ಅಧ್ಯಕ್ಷರು, ದಿಗಂಬರಜ್ಯೇನ ಸ್ವಾಧ್ಯಾಯ ಮಂಡಳ ಟ್ರಸ್ಟ್, ಚೆಂಗಳೂರು.

## ಪ್ರಸ್ತಾವನೆ

ಯೋಗಿಸಮಾಂಟ್ ಆಚಾರ್ಯ ಶ್ರೀಯೋಗೀಂದುದೇವ ವಿರಚಿತ ‘ಪರಮಷ್ಟ ಪರಮಾಸು’ ಅಥವಾ ‘ಪರಮಾತ್ಮ ಪ್ರಕಾಶ’ವೆಂಬ ಗ್ರಂಥವು ಜೈನ ಗೃಹಸ್ಥರಲ್ಲಿ ಮತ್ತು ಮನಿಗಳಲ್ಲಿ ಅತ್ಯಂತ ಪ್ರಸಿದ್ಧವಿದೆ. ವಿಶೇಷವಾಗಿ ಸಾಧುಗಳನ್ನು ದೃಷ್ಟಿಯಲ್ಲಿ ಟುಕ್ಕೊಂಡು ಇದರ ರಚನೆ ವಾಡಲಾಗಿದೆ. ಇದರವಿಷಯವು ಸಾಂಪ್ರದಾಯಿಕವಿಲ್ಲದಿರುವುದರಿಂದ ಅಧ್ಯಾತ್ಮ ಪ್ರೇಮಿಗಳಿಲ್ಲವಿಗೂ ಇದು ಅಭ್ಯರ್ಥಿಗಳಿಗೂ ಇದರ ಲೋಕಪ್ರಯತ್ನಗಳೇ ಅನೇಕ ಕಾರಣಗಳಿಂದ ಮೊದಲನೆಯದು ಹೆಸರು ಅತ್ಯಂತ ಆಕರ್ಷಕವಿದೆ. ಪಾರಿಭೂತಿಕ ಶಬ್ದಗಳ ಹಾವಳಿಯಲ್ಲದಿರುವುದರಿಂದ ವರ್ಣನೆಯ ಶೈಲಿಯು ಕರಿಣಿವಿಲ್ಲ; ಮತ್ತು ತೀರ ಸುಲಭವಾದ ಅಪಬ್ರಂಶ ಭಾಷೆಯಿದೆ. ಸಂಸಾರದ ಕಷ್ಟಗಳಿಂದ ದುಃಖಿಯಾದ ಪ್ರಭಾಕರ ಭಟ್ಟನಲ್ಲಿ ಧಾರ್ಮಿಕ ಅಭಿರುಚಿ ಹುಟ್ಟಿಸುವ ಸಲುವಾಗಿ ಇದರ ರಚನೆ ಮಾಡಲಾಗಿದೆ. ಪ್ರಭಾಕರ ಭಟ್ಟನಂತೆ ಸಂಸಾರದುಃಖದ ಸಮಸ್ಯೆಯ ಎಲ್ಲರ ಮುಂದೆ ಇರುವುದರಿಂದ ಈ ಪರಮಾತ್ಮ ಪ್ರಕಾಶ ಗ್ರಂಥವು ಎಲ್ಲರಿಗೂ ಸ್ವಿಯವಾಗಿದೆ; ಮಾರ್ಗದರ್ಶಕವಾಗಿದೆ.

ಭಾರತದ ಭಾಷೆಗಳ ಸಮುದ್ರಿ ಹಾಗೂ ಅವುಗಳ ಇತಿಹಾಸದ ಮೇಲೆ ಅಪಬ್ರಂಶ ಭಾಷೆಯ ಅಧ್ಯಯನವು ಅಧಿಕ ಪ್ರಕಾಶ ಬೀರುತ್ತದೆ. ಇದುವರಗೆ ಪ್ರಕಟವಾಗಿರುವ ಅಪಬ್ರಂಶ-ಸಾಹಿತ್ಯದಲ್ಲಿ ಪರಮಾತ್ಮಪ್ರಕಾಶವು ಎಲ್ಲಕ್ಕಿಂತ ಪ್ರಾಚೀನವಿದೆ ಮತ್ತು ಎಲ್ಲಕ್ಕಿಂತ ಮೊದಲು ಇದೇ ಪ್ರಕಟವಾಗಿದೆ. ಆಚಾರ್ಯ ಹೇಮಚಂದ್ರರು ತಮ್ಮ ಪ್ರಾಕೃತ-ವ್ಯಾಕರಣಾದಲ್ಲಿ ಪರಮಾತ್ಮಪ್ರಕಾಶದಿಂದ ಅನೇಕ ಉದಾಹರಣೆಗಳನ್ನು ಕೊಟ್ಟಿರುವುದರಿಂದ ಇದನ್ನು ನಾವು ಹೇಮಚಂದ್ರರ ಮೊದಲಿನ ಅಪಬ್ರಂಶ ಭಾಷೆಯ ಮಾದರಿಯಿಂದು ಹೇಳಬಹುದಾಗಿದೆ.

ಪರಮಾತ್ಮಪ್ರಕಾಶದಲ್ಲಿ ಎರಡು ಮಹಾಧಿಕಾರಗಳಿಂದು ಮೊದಲನೇ ಅಧಿಕಾರದಲ್ಲಿ ೧೧೬ ದೋಹೆಗಳು ಮತ್ತು ಎರಡನೇ ಅಧಿಕಾರದಲ್ಲಿ ೧೯ ದೋಹೆಗಳಿವೆ. ಇವುಗಳಲ್ಲಿ ಕ್ಷೇಪಕದೋಹೆಗಳೂ ಸಮಾವೇಶವಾಗಿವೆ. ಪ್ರಾರಂಭದ ಏಳು ದೋಹೆಗಳಲ್ಲಿ ಪಂಚಪರಮೇಷ್ಠಿಗಳಿಗೆ ನಮಸ್ಕಾರ ಮಾಡಲಾಗಿದೆ. ಮುಂದೆ ಮೂರು ದೋಹೆಗಳಲ್ಲಿ ಗ್ರಂಥದ ಉತ್ಪಾದಿಸಿಯಿದೆ. ಇದರಲ್ಲಿ ಬಹಿರಾತ್ಮ, ಅಂತರಾತ್ಮ ಮತ್ತು ಪರಮಾತ್ಮನ ಸ್ವರೂಪ ತಿಳಿಸಿಕೊಡಲಾಗಿದೆ. ನಂತರ ಹತ್ತು ದೋಹೆಗಳಲ್ಲಿ ವಿಕಲಪರಮಾತ್ಮನ ಸ್ವರೂಪ ಬರುತ್ತದೆ. ಇದು ಕ್ಷೇಪಕ ಸಹಿತ ಇಪ್ಪತ್ತಾಷ್ಟು ಲ್ಯಾಂಡ್ ದೋಹೆಗಳಲ್ಲಿ ಸಕಲ ಪರಮಾತ್ಮನ ವರ್ಣನೆಯಿದೆ. ಆರು ದೋಹೆಗಳಲ್ಲಿ ಜೀವದ ಸ್ಥರೀರ-ಪ್ರಮಾಣದ ಚರ್ಚೆಯಿದೆ. ನಂತರ ದ್ರವ್ಯ, ಗುಣ, ಪರಮಾಯ, ಕರ್ಮ, ನಿಶ್ಚಯಸಮ್ಯಗ್ರಂಥಿ, ಮಿಥ್ಯಾತ್ಮ ಮೊದಲಾದವರುಗಳ ಚರ್ಚೆಯಿದೆ. ಎರಡನೇ ಅಧಿಕಾರದಲ್ಲಿ ಮೊದಲಿನ ಹತ್ತು ದೋಹೆಗಳಲ್ಲಿ ಮೋಕ್ಷದ ಸ್ವರೂಪ. ಒಂದರಲ್ಲಿ ಮೋಕ್ಷದ ಫಲ, ಹತ್ತೊಂಬತ್ತರಲ್ಲಿ ನಿಶ್ಚಯ ಮತ್ತು ವ್ಯವಹಾರ ಮೋಕ್ಷಮಾರ್ಗ ಹಾಗೂ ಎಂಟರಲ್ಲಿ ಅಭೇದ ರತ್ನತತ್ತ್ವದ ವರ್ಣನೆಯಿದೆ. ಇದರ ನಂತರ ಹದಿನಾಲ್ಕರಲ್ಲಿ ಸಮಭಾವದ, ಹದಿನಾಲ್ಕರಲ್ಲಿ ಪುಣ್ಯ-ಪಾಪದ ಸಮಾನತೆ ಮಾಡಿದೆ ಮತ್ತು ನಲವತ್ತೊಂದು ದೋಹೆಗಳಲ್ಲಿ ಶುದ್ಧೋಪಯೋಗಿಯ ಸ್ವರೂಪದ ಚರ್ಚೆಯಿದೆ. ಕೊನೆಯಲ್ಲಿ ಪರಮಸಮಾಧಿಯ ಕಥನವಿದೆ.

ಪ್ರಭಾಕರ ಭಟ್ಟನ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡುವ ಸಲುವಾಗಿ ಆಚಾರ್ಯ ಯೋಗೀಂದುದೇವರು ಪರಮಾತ್ಮಪ್ರಕಾಶದ ರಚನೆ ಮಾಡಿದಾರೆಂದು ಟೆಕಾರ ಬ್ರಹ್ಮದೇವನ ಆಧಾರದ ಮೇಲೆ ನಿರ್ಣಯಿಸಬಹುದಾಗಿದೆ. ಪ್ರಭಾಕರ ಭಟ್ಟನು ಯೋಗೀಂದುದೇವರ ಶಿಷ್ಯನಿದ್ದನೆಂಬುದಕ್ಕಿಂತ ಹೆಚ್ಚಿಗೇನೂ ತಿಳಿದುಬರುವುದಿಲ್ಲ.

ప్రభాకరభజ్ఞను సంసారదల్లి హేచ్చు దుఃఖ భోగిసిరువుదరింద అవనిగే అదరింద బిడుగడే హొందువ అపేక్షియిత్తు. అదశ్శాగియే యోగీఎందుడేవరు ఎల్లక్కింత మొదలు ఆత్మన వణానే మాడుత్తారే, ఆత్మ-సాక్షాత్కారద అవశ్యకతెయిన్న తిలిసిశొడుత్తారే మత్తు కేలవు గూఢ ఆత్మిక అనుభవగళ చచ్చి మాడుత్తారే. అదర నంతర అవరు ముక్కయి స్థరూప, అదరఫల మత్తు అదర లుపాయ తిలిసిశొడుత్తారే. ముక్కయి లుపాయద వణానే మాడుత్త అవరు నీతి హాగూ అనుశాసనద సంబంధవాగి బహచష్టు చోధ శొడుత్తారే. ప్రభాకర భజ్ఞనిగే యావుదర అవశ్యకతెయిత్తు మత్తు ఇందు శూడ బహచష్టు జనరిగే యావుదర అవశ్యకతెయిదే అదర మేలే ఈ గ్రంథవు నిజవాగి ఆత్మింత సులభ రీతియింద ప్రకాశ బీరుత్తదే.

స్వయం గ్రంథకారరు ప్రభాకర భట్టను ఎరదు ప్రత్యేగళ ఆధారద మేలే గ్రంథవన్ను ఎరదు అది కారగల్ల విభక్త మాడిద్దారే. ఎరడనే భాగద అపేక్షేయింద మొదలనేయ భాగవు హచ్చు క్రమబద్ధవిదే. కెలవు కడే గ్రంథకారరు తావే ప్రత్యే లుప్పుత మాడి, వివిధ దృష్టికోనదింద అవుగల్ల సమాధానమాడిద్దారే. ఈ గ్రంథదల్లీ శాఖిక పునరావృత్తియిద్దరూ అదరింద గ్రంథకారరు అపరిచితిల్ల. ఏకేందరే ప్రభాకర భట్టనిగి తిలిసికొడువ సలువాగి అనేక మాతుగళన్ను పునః పునః హేళలాగిదెయిందు అవరు స్వయం హేళుత్తారే. అధ్యాత్మిక గ్రంథగళల్లీ యావుదాదరూ ఒందు మాతన్ను అనేక సల హేళువుదర ప్రయోజనవిరుత్తదే. అల్లి గ్రంథకారర హత్తిర నైతిక మత్తు ఆధ్యాత్మిక విచారగళ సంపత్తు ఇరుత్తదే, హాగూ అదర కురితు ఓదుగరిగి అభిరుచి లుత్తన్న మాడువ మూల లుద్దేశవిరుత్తదే. ఆదుదరింద తమ్మ కథనవన్ను ప్రభావశాలి మాడువ సలువాగి ఒందు మాతన్ను స్ఫుర్తి అదలు-బదలు మాడి మత్తే హేళుత్తారే అల్లదే లుపమేగళింద స్ఫుర్తి పడిసుత్తారే. ‘అత్ర భావనాగ్రంథే సమాధితతకెవతో పునరుక్తదొషణిం నాస్తి’ యెందు బ్రహ్మదేవనే పునరుక్తియ సమధాన నే మాడిదానే.

ಧರ್ಮೋಪದೇಶಕರು ತಮ್ಮ ಉಪದೇಶವು ರೋಚಕವಾಗುವ ಸಲುವಾಗಿ ಉಪಮೆ, ರೂಪಕ ಮೊದಲಾದವುಗಳ ಉಪಯೋಗ ಮಾಡುತ್ತಾರೆ. ಆ ಉಪಮೆಗಳು ದೈನಿಕ ವ್ಯವಹಾರದ ಪಸ್ತಿಗಳೊಳಗಿಂದ ಅಯ್ಯುಕ್ತಾಂದಿದ್ದರೂ ಪಾಠಕರಿಗೆ ಪ್ರಕೃತ ವಿಷಯವು ತೀಳಿದುಬರುವಲ್ಲಿ ಹೆಚ್ಚು ಸುಲಭತೆಯಿರುತ್ತದೆ. ಅವರು ದೃಷ್ಟಾಂತ ಮೊದಲಾದವುಗಳ ಸಹಾಯದಿಂದ ತಮ್ಮ ಅನುಭವಗಳನ್ನು ಪಾಠಕರವರಿಗೆ ತಲುಪಿಸುವಲ್ಲಿ ಸಮರ್ಥರಾಗುತ್ತಾರೆ. ಯೋಗೀರಿಂದುದೇವರು ಇದಕ್ಕೆ ಅಪವಾದವಿಲ್ಲ, ಅವರ ಪರಮಾತ್ಮಪ್ರಕಾಶದಲ್ಲಿ ದೃಷ್ಟಾಂತಗಳಿಗೆ ಕೊರತೆಯಿಲ್ಲ.

ಅಂದು ದುಃಖತಪ್ತವಾಗಿರುವ ಮನುಷ್ಯಕೋಟಿಯನ್ನು ಆದ್ರೇಹಣ್ಡದಯದಿಂದ ಅವಲೋಕಿಸಿದ ಉಚಾಯ್ಯದೇವರು ಅವರಿಗೆ ತಮ್ಮ ಆಶ್ರಮಾಳ್ಯಾರ್ಥ ಅನುಭವವನ್ನೇ ಉಪದೇಶದ ರೂಪದಲ್ಲಿ ಹೇಳಿ ಹೊರಟಿದ್ದಾರೆ. ಅವರುಇದರಲ್ಲಿ ವ್ಯಾಕರಣ ಮೊದಲಾದ ವಿಶೇಷ ನಿಯಮಗಳ ವಿಚಾರಮಾಡದೆ ಜನತೆಯ ಎದುರಿಗೆ ತಮ್ಮ ಅನುಭವವನ್ನು ಮಂಡಿಸುತ್ತಾರೆ. ಆದುದರಿಂದ ಉಚ್ಚಕೋಟಿಯ ರಚನೆಗಳಲ್ಲಿ ಪ್ರಯುಕ್ತ ಮಾಡಲಾಗುವ ಸಂಸ್ಕರಣೆಗೂ ಪ್ರಾಕ್ಯತ ಭಾಷೆಗಳನ್ನು ಬಿಟ್ಟುಕೊಟ್ಟು ಯೋಗೀಂದುದೇವರು ಆ ಸಮಯದ ಪ್ರಚಲಿತ ಭಾಷೆಯಾದ

ಅಪಬ್ರಂಶವನ್ನು ಅಂಗೀಕರಿಸಿದ್ದು ಜನಹಿತದ ದ್ಯೋತಕವಾಗಿದೆ. ಜನಸಾಮಾನ್ಯರೇಲ್ಲರೂ ತಮ್ಮ ಅನುಭವದ ಲಾಭ ಪಡೆಯಲೆಂಬುದೇ ಅವರ ತೀವ್ರ ಆಕಾಂಕ್ಷೆಯಾಗಿತ್ತು. ಅದಕಾಗಿಯೇ ಅವರು ಪ್ರಾಚೀನ ಗ್ರಂಥಕಾರರು ಸಂಸ್ಕೃತಹಾಗೂ ಪ್ರಾಕೃತದಲ್ಲಿ ಬರೆದುದನ್ನು ಅತ್ಯಂತ ಶರಳ ರೀತಿಯಿಂದ ತಮ್ಮ ಸಮಯದ ಪ್ರಚಲಿತ ಭಾಷೆಯಲ್ಲಿ ಗ್ರಂಥರಚಿಸಿದ್ದಾರೆ. ಪ್ರಾಚೀನ ಜ್ಯೇಂದ್ರಿಯಾಗಿ ಸಾಹಿತ್ಯದ ಅಧ್ಯಯನದ ಆಧಾರದಿಂದ ಹೇಳಬೇಕೆಂದರೆ ಆಚಾರ್ಯ-ಯೋಗೀಂದುದೇವರು ಭ. ಕುಂದಕುಂದ ಮತ್ತು ತ್ರೀಪೂಜ್ಯಪಾದರಿಗೆ ಅತ್ಯಂತ ಖಚಿತಯಾಗಿದ್ದಾರೆ. ಭ. ಕುಂದಕುಂದದೇವರ ಮೋಕ್ಷಪಾಠ ಮತ್ತು ಆಚಾರ್ಯ-ಪೂಜ್ಯಪಾದರ ಸಮಾಧಿ ಶತಕಗಳಿಂದ ಬಹಳಷ್ಟು ಸ್ವೀಕರಿಸಿದ್ದಾರೆ. ಅದರಂತೆ ಮುಂಬರುವ ಆಚಾರ್ಯ ದೇವಸೇನ ಮೊದಲಾದವರು ಶ್ರೀ ಯೋಗೀಂದುದೇವರ ಅನುಸರಣೆ ಮಾಡಿದ್ದೂ ಕಂಡು ಬರುತ್ತದೆ. ಒಟ್ಟನಲ್ಲಿ ಆಚಾರ್ಯ ಯೋಗೀಂದುದೇವರು ಈ ಪರಮಾತ್ಮ ಪ್ರಕಾಶದ ರಚನೆಯಿಂದ ಸಾಕಷ್ಟು ಖಾತ್ರಿಗಳಿಗೆ ಕೊಂಡಿದ್ದಾರೆ.

భారతీయ సాహిత్యదళితికాసదల్లి గ్రంథదళు అధ్యమాడలు టోకాకారరన్నప్రమాణవేందు మన్నిశువ నిత్తిత సిద్ధాంతవిదే. ఈ మాతు పరమాత్మప్రకాశద టోకాకారరాద బ్రహ్మదేవర సంబంధదల్లి ఇన్నొ హచ్చు స్పష్టవాగుత్తదే. గ్రంథదవ్యాఖ్యై మాడుత్త బ్రహ్మదేవను పునఃపునఃనిత్తయినయి మత్త వ్యవహారనయిద అవలంబనే తెగేదుకొళ్ళత్తానే. ఇవేరడౌ దృష్టిగళు శ్రీయోగీంద్రదేవరిగూ ఇష్టవిదువంతే గ్రంథద కేలవు సాన్సగణింద స్పష్టవాగితిలోదు బరుత్తదే. ఆదుదరింద పరమాత్మప్రకాశద అధ్యయనమాడువ సమయదల్లి ఇవేరడౌ నయగళ ఉపేచ్చేమాడువ సాధ్య తెయిల్లపెంబుదన్న పాతకరు తీళదుకోండిరబేశు.

ଧର୍ମ ଶବ୍ଦକେ ଏରଦୁ ଅଧିକ ଅଧିକା ଏରଦୂ ରୋପଗଳିଦ୍ବୁ ଅପୁଗଳିଲ୍ଲ ବିନମ୍ବ ସେହାଠିକ ଅଧିକା  
ଅଧ୍ୟାତ୍ମିକାଦିରେ ଜିମ୍ବୋଂମୁ ବ୍ୟାଵହାରିକ ଅଧିକା ପାମାଜିକାଦିରେ ଜିପରଦୁ ରୋପଗଳ କାରଣାବାଗିଯେ  
ଏରଦୁ ନମ୍ବଗଳ ଅପ୍ରୟେ କତେଲୁଗୁରୁତ୍ୱରେ ମୁତ୍ତୁ ଜ୍ଞାନ ଧର୍ମ ଦଲ୍ଲିଠୋ ଭେଦବିଭ୍ରାନବିଲ୍ଲଦେ ସତ୍ୟ ଦ ପ୍ରାପ୍ତିଯେ  
ଆଗୁପୁଦିଲ୍ଲ. ବ୍ୟାଵହାରନମ୍ବପୁ ବାଚାଲବିଦ୍ବୁ ଅଦର ବିଷୟପୁ ବରି ତକ୍ଷବାଦବିଦେ ମୁତ୍ତୁ ନିଶ୍ଚଯନମ୍ବପୁ  
ମୂଳବିଦ୍ବୁ ଅଦର ବିଷୟପୁ ଅଂତରାତ୍ମନିଂଦ ସ୍ତ୍ରୀଯଂ ଖାଦ୍ୟତଥାଗୁପନ୍ଥ ଅନୁଭବବିଦେ. ଜ୍ଞାନଧର୍ମ ଦ  
ଅନୁଶାର ଗୃହସ୍ତ ଧର୍ମ ହାଗୁ ମୁନିଧର୍ମଗଳିରଦୂ ପରସ୍ପରଦଲ୍ଲ ବିନମ୍ବ ଜିମ୍ବୋଂଦର ଆଶ୍ରିତବିହେ, ମୁତ୍ତୁ  
ମୋକ୍ଷଧର୍ମଗର୍ଦଲ୍ଲ ବିନମ୍ବ ଜିମ୍ବୋଂଦକ୍ଷେ ସକାଯ ମାତୁତ୍ୱରେ. ଜିଦେ ଦଶୀଯୁ ବ୍ୟାଵହାର ମୁତ୍ତୁ ନିଶ୍ଚଯଦିନେ.  
ହେଣ୍ଗିନଦେ ପ୍ରତିଯୋବ୍ଦୀ ଗୃହସ୍ତଙ୍କ ସନ୍ନାସ ସିଦ୍ଧିକରିବୁଥାନେ ମୁତ୍ତୁ ତନ୍ମ ଆତ୍ମିକ-ଲକ୍ଷ୍ୟ ପନ୍ତୁ ଶାଧିଶିକୋଳୁଥାନେ,  
ଅଦେ ପ୍ରକାର ପ୍ରାପ୍ତବିହେ ଏରଦୁ ନମ୍ବପୁ ନିଶ୍ଚଯଦ ପ୍ରାପ୍ତିଯ ଶଲୁବାଗି ଶର୍ଯ୍ୟଂ ଆତ୍ମଶମପକ୍ଷଙ୍କ ମାତ୍ରକୋଳୁତ୍ତେ.

వ్యవహార నయపు నిశ్చయదకఱగే కొండోయ్య వచరేగే మాత్ర లాభదాయకవిదే మత్తు అవశ్యకవిదే. ఏకాచ వ్యవహారనయపు అప్పాణవిద్దు అదు ఎందూ ప్పాణవాగువ సాధ్యతెయిల్ల. నావు ఎల్లియవరేగే సింహవన్ను నోడువుదిల్ల అల్లియవరేగే బెంగ్కన ఉపమేయు కెలశక్క బరువ సాధ్యతెయిదే. ఎరడూ నయగళ సాపేక్ష మహత్త్వపన్న తిలిసికొడుత్త ఆచాయ్ అమృతచంద్రదేవరు

ಸಮಯಸಾರದಲ್ಲಿ ಹೀಗೆ ಹೇಳುತ್ತಾರೆ- ಯಾರು ಆಧ್ಯಾತ್ಮಿಕ ಜೀವನದ ಮೊದಲ ಮೆಟ್ಟಿಲ ಮೇಲೆ ಅಂಬಿಗಾಲಿದುತ್ತಿದ್ದಾರೆ ಅವರ ಸಲುವಾಗಿ ವ್ಯವಹಾರನಯವು ಉಪಯೋಗವಾಗುವ ಸಾಧ್ಯತೆಯಿದೆ. ಆದರೆ ಯಾರು ತಮ್ಮ ಲಕ್ಷ್ಯ ವನ್ನು ತೀಳಿಯುತ್ತಾರೆ ಮತ್ತು ತಮ್ಮ ಚೈತನ್ಯ-ಸ್ಥರೂಪದ ಅನುಭವ ಮಾಡುತ್ತಾರೆ ಅವರ ಸಲುವಾಗಿ ವ್ಯವಹಾರನಯವು ಸ್ಥಲ ಕೂಡ ಉಪಯೋಗವಿಲ್ಲ.

ಆತ್ಮನಲ್ಲಿ ಬಹಿರಾತ್ಮೆ, ಅಂತರಾತ್ಮೆ ಮತ್ತು ಪರಮಾತ್ಮನೆಂದು ಮೂರು ಭೇದಗಳಿವೆ. ಶರೀರವನ್ನೇ ಆತ್ಮನೆಂದು ತಿಳಿದುಕೊಳ್ಳುವವನು ಬಹಿರಾತ್ಮನಿದಾನನೆ. ಆದರೆ ತನ್ನನ್ನು ಶರೀರದಿಂದ ಬಿನ್ನ ಹಾಗೂ ಜ್ಞಾನಮಯನೆಂದು ತಿಳಿದುಕೊಳ್ಳುವುದು ಜ್ಞಾನೀ ಪ್ರಯತ್ನ ಕರ್ತವ್ಯವಿರುವುದರಿಂದ ಹಾಗೆ ತಿಳಿದುಕೊಂಡವನು ಅಂತರಾತ್ಮನಿದಾನನೆ. ಮತ್ತು ಅವನೇ ಆತ್ಮಧ್ಯಾನದಲ್ಲಿ ಲೀನನಾಗಿ ಪರಮಾತ್ಮನನ್ನು ತಿಳಿದುಕೊಳ್ಳುವನು, ಹೀಗೆ ತಿಳಿದುಕೊಂಡು ಸಮಸ್ತ ಬಾಹ್ಯವಸ್ತುಗಳ ತ್ಯಾಗಮಾಡಿದ ಮೇಲೆ ಅಂತರಾತ್ಮನೇ ಪರಮಾತ್ಮನಾಗುತ್ತಾನೆ, ಈ ಭೇದಗಳ ಉಲ್ಲೇಖವನ್ನು ಎಲ್ಲಾರಿಗಿಂತ ಮೊದಲು ಶ್ರೀಯೋಗೀಂದುದೇವರೇ ಮಾಡಿಲ್ಲ. ಆದರೆ ಅವರಿಗಿಂತ ಮೊದಲು ಭ. ಕುಂದಕುಂದದೇವರು ತಮ್ಮ ಮೋಕ್ಷಪಾಹುಡದಲ್ಲಿ ಮತ್ತು ಆಚಾರ್ಯ ಪೂಜ್ಯಪಾದರು ತಮ್ಮ ಸಮಾಧಿಶತಕದಲ್ಲಿ ಇವುಗಳ ಚಚ್ಚೆ ಮಾಡಿದ್ದಾರೆ. ಶ್ರೀಯೋಗೀಂದುದೇವರ ನಂತರ ಅಮೃತಚಂದ್ರ, ಗುಣಭದ್ರ, ಅಮಿತಗತಿ ಮೊದಲಾದ ಆಚಾರ್ಯವರ್ಯರುಗಳು ತಮ್ಮ ಗ್ರಂಥಗಳಲ್ಲಿ ಆತ್ಮನ ಚಚ್ಚೆಮಾಡುವ ಸಮಯದಲ್ಲಿ ಈ ಭೇದಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿದ್ದರು. ಅದರಂತೆ ಅನ್ಯದರ್ಶನಗಳಲ್ಲಿ ಕೂಡ ಈ ಭೇದಗಳ ಉಲ್ಲೇಖವು ಕಂಡು ಬರುತ್ತದೆ ಉಪನಿಷದುಗಳಲ್ಲಿ ಇವುಗಳ ವಿಷಯ ಚಚ್ಚೆಯು ಕಂಡು ಬರುತ್ತದೆ.

ಅತ್ಯನ್ತ ಜ್ಞಾನದಿಂದಲೇ ಸಂಸಾರ ಪರಿಭ್ರಮಣದ ಕೊನೆಯು ಬರುತ್ತದೆ. ಮತ್ತು ಅತ್ಯನ್ತ ಸಮಸ್ಯೆಗಳಿಂದ ಮುಕ್ತನಾದ ನಂತರವೇ ಅವನು ನಿಜವಾಗಿ ಅತ್ಯನ್ತಿನಂದು ಕರೆಸಿಕೊಳ್ಳುತ್ತಾನೆ. ತನ್ನ ಶುದ್ಧ ಅತ್ಯನ್ತ ಧ್ಯಾನ ಮಾಡುವುದರಿಂದ - ಅವನಲ್ಲಿ ನಿಮಗ್ನವಾಗಿ ಹೋಗುವುದರಿಂದ ಬೇಗನೆ ಮುಕ್ತಿಯು ದೊರಕುತ್ತದೆ. ಅತ್ಯನ್ತ ಜ್ಞಾನವಿಲ್ಲದ ಶಾಸ್ತ್ರಗಳ ಅಧ್ಯಯನ-ಅಚರಣೆ ಮೊದಲಾದ ಕಾರ್ಯಗಳೆಲ್ಲವೂ ನಿರಘಟಕವಿವೆ. ಒಂದು ವೇಳೆ ಅತ್ಯನ್ತ ಜಡ ಶರೀರದಲ್ಲಿ ವಾಸಿಸುತ್ತಿದ್ದರೂ ಅವನು ಶರೀರದಿಂದ ಅತ್ಯಂತ ಭಿನ್ನನಿದ್ದಾನೆ. ಅರುದುವ್ಯಗಳಲ್ಲಿ ಜೀವದ್ವಾಪೊಂದೇ ಕೇತನವಿದ್ದು ಉಳಿದುವೆಲ್ಲವೂ ಜಡವಿವೆ. ಜೀವದ್ವಾಪು ಜ್ಞಾನ ಮತ್ತು ಅನಂದ ಭಂಡಾರವಿದ್ದು, ಅನಾದಿ-ಅನಂತವಿದೆ. ದರ್ಶನ- ಜ್ಞಾನಗಳು ಅತ್ಯನ್ತ ಮುಖ್ಯಗುಣಗಳಿಂದೂ ಅವನು ಶರೀರ ಪ್ರಮಾಣವಿರುತ್ತಾನೆ. ಎಲ್ಲ ಅತ್ಯರುಗಳ ಅಸ್ತಿತ್ವವು ಬೇರೆ ಬೇರೆಯಾಗಿದ್ದರೂ ಗುಣಗಳ ಅಪೇಕ್ಷೆಯಿಂದ ಅವರಲ್ಲಿ ಯಾವ ಅಂತರವಿರುವುದಿಲ್ಲ. ಎಲ್ಲ ಅತ್ಯರುಗಳು ಅನಂತ ಚತುಷ್ಪಯದ ಭಂಡಾರರಿರುತ್ತಾರೆ. ಅಶುದ್ಧ ಅವಸ್ಥೆಯಲ್ಲಿ ಅವರ ಈ ಗುಣಗಳು ಕರ್ಮಗಳಿಂದ ಅಭಿವಿಕ್ಷಾತವಾಗಿರುತ್ತವೆ.

ಮೂರು ಲೋಕದ ಮೇಲೆ ಯಾವ ಮೋಕ್ಷಸ್ವಾನವಿದೆ ಅಲ್ಲಿ ಪರಮಾತ್ಮನು ವಾಸಮಾಡುತ್ತಾನೆ, ಅವನು ಶಾಶ್ವತ ಜ್ಞಾನ ಮತ್ತು ಸುಖದ ಆಗರವಿದ್ದ ಪೃಣ್ಯ-ಪಾಪಗಳಿಂದ ನಿರ್ವಹಿಸಿರುತ್ತಾನೆ. ಒಂದು ನಿಮ್ಮಾಲ ಧ್ಯಾನದಿಂದಲೇ ಅವನ ಪ್ರಾಪ್ತಿಯಾಗುವ ಸಾಧ್ಯತೆಯಿದೆ. ಯಾವ ಪ್ರಕಾರ ಮುಲಿನ ಕನ್ನಡಿಯಲ್ಲಿ ಮುಖವು ಕಂಡು ಬರುವುದಿಲ್ಲ ಅದೇ ಪ್ರಕಾರ ಮುಲಿನ ಚಿತ್ತದಲ್ಲಿ ಪರಮಾತ್ಮನ ಜ್ಞಾನವಾಗುವುದಿಲ್ಲ. ಪರಮಾತ್ಮನು ವಿಶದ ಮಸಕದ

ಮೇಲೆ ವಿರಾಜಮಾನನಿದ್ದು ವಿಶ್ವವು ಅವನ ಜ್ಞಾನದಲ್ಲಿ ಸ್ವಷ್ಟಪ್ರಕಾಶಮಾನವಿರುತ್ತದೆ. ಪರಮಾತ್ಮರುಗಳು ಅನೇಕರಿದ್ದು ಅವರಲ್ಲಿ ಯಾವ ಅಂತರವಿರುವುದಿಲ್ಲ. ಅವರು ಇಂದ್ರಿಯಗಮ್ಯವಿಲ್ಲ, ಚರ್ಮಚಕ್ಷುಗಳಿಗೆ ಗೋಚರಿಸುವುದಿಲ್ಲ ಮತ್ತು ಶಾಸ್ತ್ರಭಾಸದಿಂದಲೂ ತಿಳಿದು ಬರುವ ಶಾಧ್ಯತೆಯಿಲ್ಲ. ಅವರು ಕೇವಲ ಒಂದು ನಿರ್ಮಾಲ ಧ್ಯಾನದ ವಿಷಯರಿದ್ದಾರೆ. ತನ್ನ ಪರಮಾತ್ಮನು ತನ್ನಲ್ಲಿಯೇ ಇದ್ದ ಅವನು ಸ್ವಯಂ ತನ್ನನ್ನ ತಾನು ಹಿಡಿದುಕೊಳ್ಳಬೇಕಾಗುವುದು. ಸಾಭಾವಿಕ ಗುಣಗಳ ಅಪೇಕ್ಷೆಯಿಂದ ಆತ್ಮಮತ್ತು ಪರಮಾತ್ಮನಲ್ಲಿ ಯಾವ ಅಂತರವಿಲ್ಲ. ಆತ್ಮನೇ ಪರಮಾತ್ಮನಿದ್ದಾನೆ.

ಸಂಸಾರ ಮತ್ತು ಮೋಕ್ಷಜೀವಿರೆಜೊ ಆತ್ಮನ ಎರಡು ಅವಸ್ಥೆಗಳಿದ್ದು ಎರಡೂ ಒಂದರಿಂದ ಇನ್ನೊಂದು ತೀರ ವಿರುದ್ಧವಿವೆ. ಸಂಸಾರವು ಜನ್ಮಹಾಗೂ ಮರಣಗಳ ಪ್ರತಿನಿಧಿಯಿದ್ದರೆ ಮೋಕ್ಷವು ಅವಗಳ ವಿರೋಧಿಯಿದೆ. ಆತ್ಮನು ಸಂಸಾರದ ಅವಸ್ಥೆಯಲ್ಲಿ ಕರ್ಮದ ಪಂಜರೆಂದೂ ಮೋಸ ಹೋಗಿರುತ್ತಾನೆ, ಮತ್ತು ನರಕ, ತಿಯಂಚ, ಮನುಷ್ಯ ಹಾಗೂ ದೇವವೆಂಬ ಈ ಚತುರ್ಗತಿಗಳಲ್ಲಿ ಏಕಪ್ರಕಾರವಾಗಿ ಸುತ್ತುತ್ತಿರುತ್ತಾನೆ; ಆದರೆ ಮೋಕ್ಷವು ಈ ಚತುರ್ಗತಿಗಳಿಂದ ತೀರ ವಿರುದ್ಧವಿದ್ದು ಅದನ್ನು ಪಂಚಮಗತಿಯಿಂದು ಹೇಳುತ್ತಾರೆ. ಯಾವಾಗ ಆತ್ಮನು ಗುಣ ಸಾಧನಗಳ ಪರಿಪಾಟಿಯಿಂದ ಸಮಸ್ತ ಕರ್ಮಗಳನ್ನು ನಾಶ ಮಾಡಿಬಿಡುತ್ತಾನೆ ಆಗ ಅವನಿಗೆ ಪಂಚಮಗತಿಯ ಪ್ರಾಪ್ತಿಯಾಗುತ್ತದೆ. ಸಂಸಾರ ದಶೆಯಲ್ಲಿ ಕರ್ಮವು ಆತ್ಮನ ಶಕ್ತಿಯನ್ನು ಪ್ರಕಟಿಸಬಿಡುವುದಿಲ್ಲವೆಂದು ಉಪಜ್ಞಾನದಿಂದ ಕಥನ ಮಾಡಲಾಗುತ್ತದೆ; ಆದರೆ ಆತ್ಮನು ತನ್ನ ಸ್ವರೂಪವನ್ನ ತಾನು ತಿಳಿದುಕೊಂಡು ಪುರುಷಾರ್ಥ ಮಾಡಿದರೆ ಜಡಕರ್ಮವು ಚೇತನ ಆತ್ಮನನ್ನು ಹೇಗೆ ತಡೆಯುವ ಶಾಧ್ಯತೆಯಿದೆ? ಇಂಥ ಪುರುಷಾರ್ಥ ಮಾಡಿದಾಗಲೇ ಅವನ ಶಕ್ತಿಗಳು ಪ್ರಕಟಿಸಬಾಗುತ್ತವೆ, ಆತ್ಮನು ಪರಮಾತ್ಮನಾಗುತ್ತಾನೆ.

ಸಮೃದ್ಧಿಗಳನ್ನು ಹಾಗೂ ಸಮೃದ್ಧಿಕಾರಿತ್ವ ಇವು ಮೂರು ಸೇರಿ ಮೋಕ್ಷದ ಮಾರ್ಗವಿದೆಯಿಂದು ವ್ಯವಹಾರನಯದಿಂದ ಹೇಳಲಾಗುತ್ತದೆ. ಇವನ್ನು ‘ರತ್ನತ್ರಯ’ವೆಂದೂ ಹೇಳುತ್ತಾರೆ; ಆದರೆ ನಿಷ್ಣಿಯನಯದಿಂದ ರತ್ನತ್ರಯಾತ್ಮಕನಾದ ಆತ್ಮನೇ ಮೋಕ್ಷದ ಕಾರಣನಿದ್ದಾನೆ. ಏಕೆಂದರೆ ಅವ ಮೂರೂ ಆತ್ಮನ ಸಾಭಾವಿಕ ಗುಣಗಳಿವೆ. ಮರಿತು ಹೋಗಿರುವ ಅವನ್ನು ಪಯಾರ್ಥಿಯದಲ್ಲಿ ವ್ಯಕ್ತಪಡಿಸಿಕೊಳ್ಳುವುದಿರುತ್ತದೆ.

ಈ ಗ್ರಂಥದಲ್ಲಿ ಪಾರಿಭಾಷಿಕ ಶಬ್ದಗಳ ಹಾವಳಿಯಲ್ಲದೆ, ಜನ ಸಾಮಾನ್ಯರಿಗೂ ತಿಳಿಯುವಂತೆ ಮಹಾ ಸಮಾಧಿಯ ವರ್ಣನೆಯು ಆತ್ಮಂತಪ್ರಭಾವಿಯಾಗಿ ಬಂದಿದೆ. ಅದು ಜ್ಞಾನಾಂಬವ, ಯೋಗಸಾರ, ತತ್ತ್ವಾನುಸಾರನ ಮೊದಲಾದವರುಗಳಲ್ಲಿಯೂ ಕಂಡು ಬರುತ್ತದೆ. ಆ ಧ್ಯಾನದ ಪ್ರಾಪ್ತಿಯ ಸಲುವಾಗಿ ಮನಸ್ಸಿನ ಸ್ಥಿರತೆಯು ಆತ್ಮಂತ ಆವಶ್ಯಕವಿದೆ, ಆದರಲ್ಲಿ ಆತ್ಮನು ಸ್ವಯಂ ಪರಮಾತ್ಮನಾಗಿ ಹೋಗುತ್ತಾನೆ. ಆ ಸಮಯದಲ್ಲಿ ಇಷ್ಟಪಸ್ತಗಳ ಕುರಿತು ಮನಸ್ಸಿನಲ್ಲಿ ರಾಗವಾಗಲಿ ಅಭಿವಾಳೆಯಾಗಿ ಅನಿಷ್ಟಪಸ್ತಗಳ ಕುರಿತು ದ್ವೇಷವಾಗಲಿ ಇರಲೇಬಾರದು. ಮತ್ತು ಮನ-ವಚನ-ಕಾರ್ಯಗಳು ಏಕಾಗ್ರವಾಗಿರಬೇಕಾಗುವುದಲ್ಲದೇ ಆತ್ಮನು ಆತ್ಮನಲ್ಲಿ ಲೀನನಾಗಬೇಕಾಗುವುದು. ಈ ಪರಂಪರೆಯಲ್ಲಿ ಅರಹಂತ ಮತ್ತು ಸಿದ್ಧವೆಂಬ ಎರಡು ಅವಸ್ಥೆಗಳು ಉಲ್ಲೇಖಿಸಿದ್ದೀರುತ್ತಿದ್ದು ಅವಗಳಲ್ಲಿ ನಾಲ್ಕು ಫಾತಿಕರ್ಮಗಳನ್ನು ನಾಶಮಾಡಿ ಕೇವಲಜ್ಞಾನದ ಪ್ರಾಪ್ತಿಮಾಡಿಕೊಂಡವರು ಅರಹಂತರೆನಿಸಿದರೆ ಫಾತಿ-ಅಫಾತಿಗಳಿರದನ್ನೂ ನಾಶಮಾಡಿ ಸಂಸಾರದಿಂದ ಪರಿಪೂರ್ಣ ಬಿಡುಗಡೆ ಹೊಂದಿದವರು ಸಿದ್ಧರೆನಿಸುತ್ತಾರೆ. ಅವರು ಲೋಕಾಗ್ರಾದ ಮೇಲೆ ನೆಲೆಸುತ್ತಾರೆ. ಇಂಥ ಸಿದ್ಧಪಡವನ್ನು ಪ್ರತಿಯೊಬ್ಬ ಆತ್ಮನು ಸಮಸ್ತ ಕರ್ಮಗಳನ್ನು ನಾಶಮಾಡಿ ಪ್ರಾಪ್ತ ಮಾಡಿಕೊಳ್ಳಬಹುದಾಗಿದೆ.

నిజవాగి జ్యేన ధమువు పురుషాధారమయ హగూ తపస్యా ప్రధానవాద ధమువిదే. అదరల్లు గృహస్తాత్మమవెంబ ఒందు విభాగివిద్దరూ మోక్షప్రాత్మియ ఇచ్ఛియుళ్ల ప్రతియోబ్భవక్షియూ గృహత్వాగమాడి సాధు ఆపస్థియ స్థికార మాడువుదు అత్యంత ఆవ్యక్తపూర్వం, అనివాయ్మాపూ ఇదే. పరిగ్రహద మధ్యదల్లిద్ద యాదూ పూర్వాతేయన్న శాధిసువ సాధ్యతేయిల్ల. అదర శలువాగి జాతరూపధరనాగువుదు ఆవ్యక్తచవిదే. ఆ శాధుగళ ఆచారదవిషయవాగిరువ నియమవు కూడ అష్టే కటోరవాగిదే. అవరు ఏకాంగియాగి విహార మాడువంతిల్ల. ఏకెందరే సాంసారిక ప్రలోభనేగళు స్ఫ్లు హెచ్చు-కడిమె ఎల్లెడగే విద్యమాన విరువుదరింద ఆవరు యావాగలూ జాగరూకరాగిరబేంచాగుత్తదే. అదక్కాగియే ఆవరు తమ్మ ఉపయోగవన్న బాహ్యదింద తొలగిసి యావాగలూ ఆంతయ్మదల్లియే-ఆత్మధ్వానదల్లియే నిమగ్నవాగిరలు బయసుత్తారే. గ్రంథ రచనే మాడువుదు సాధు స్వరూపక్ష కళంకవిదే. అవరు ఉద్ధిష్టపూర్వకవాగి శుభకాయ్మగళల్లి తొడగువుదిల్ల.

ಮಾನಸಿಕ, ವಾಚನಿಕ ಹಾಗೂ ಕಾಯಿಕ ಕ್ರಿಯೆಗಳಿಂದ ಅತ್ಯನ್ತ ಪ್ರದೇಶಗಳಲ್ಲಿ ಚಲನ-ವಲನವಾಗುತ್ತದೆ. ಅದರಿಂದ ಕರ್ಮ ಪರಮಾಣುಗಳು ಅತ್ಯನ್ತ ಕಡೆಗೆ ಆಕಷಿಕ-ತಂತ್ರಾಗುತ್ತವೆ ಎಂದರೆ ಏಕಕ್ಷೇತ್ರಾವಾಹಕರೂಪದಲ್ಲಿ ಬಂದು ನಿಂತುಕೊಳ್ಳುತ್ತವೆ. ಒಂದು ವೇಳೆ ಶುಭಕ್ರಿಯೆಯಿದ್ದರೆ ಅದು ಪುಣ್ಯಕರ್ಮವನ್ನು ತರುತ್ತದೆ ಮತ್ತು ಅಶುಭಕ್ರಿಯೆಯಿದ್ದರೆ ಅದು ಪಾಪಕರ್ಮವನ್ನು ತರುತ್ತದೆ. ಪುಣ್ಯವಿರಲಿ ಅಥವಾ ಪಾಪವಿರಲಿ ಆ ಎರಡರ ಉಪಸ್ಥಿತಿಯು ಅತ್ಯನ್ತ ಪಾರತಂತ್ರ, ಕ್ಷೇಸೇ ಕಾರಣವಿದೆ. ಅಪಗಳಲ್ಲಿರುವ ಅಂತರವೆಂದರೆ ಪುಣ್ಯಕರ್ಮವು ಜಿನ್ನದ ಬೇಡಿಯಿದ್ದರೆ ಪಾಪಕರ್ಮವು ಲೋಹದ ಬೇಡಿಯಿದೆ ಎಂದರೆ ಅವರಡೂ ಬಂಧನಕಾರಕವೇ ಇವೆ. ಅದುದರಿಂದ ಸ್ಥಾಪಿತ ತೆಯ ಅಭಿಲಾಷೆಯುಳ್ಳ ಮುಮುಕ್ಷುಗಳು ಅವರಡರಿಂದಲೂ ಮುಕ್ತವಾಗುವ ಪ್ರಯತ್ನವನ್ನೇ ಮಾಡುತ್ತಾರೆ. ಪಾಪ-ಪುಣ್ಯಗಳಿರಡೂ ಸಂಸಾರಪರಿಭ್ರಮಣಕ್ಕೆ ಕಾರಣವೆಂದು ತಿಳಿಯುತ್ತಾರೆ.

ଆଜାଯା ଯୋଗୀଠିମୁଦେଵର ବିଦ୍ୟମାନତେଯନ୍ତ୍ର ଆରନ୍ତେଯ ଶତମାନଦ ପ୍ରାରଂଭକାଳପାଇଁ ଅନେକ ବିଦ୍ୟାଂଶୁରୁ ସାଧକ-ବାଧକ ଏକାରଗଳ ମୁଂଢନଦିନ ଡଂଦ ନିଜାଯକ୍ଷେ ବିନିଦାରେ. ଅଦୁଦରିଠିମ କଣ୍ଠର ଅଦର କୁରିତୁ ହେଚ୍ଛୁ ଚକ୍ରି ମାତ୍ରମ ଅପାରକତେ ଲୁଣାଦିଲ୍ଲ. ମୁତ୍ତୁ ଯାବୁଦେ ମହାପୁରୁଷଙ୍କ ମହାନତେଯ ପ୍ରାଚୀନ-ଅଧିକାନ୍ତେଗଳ ମେଲେ ଆଧରିଶିରଦେ ଅପରୁ ସାଧିଶିଦ ସାଧନେ ହାଗୋ ସିଦ୍ଧିଗଳ ମେଲେ ଅପଲବିଶିରୁଥିବାକିମୁକ୍ତଦେ. ଆଜାଯା ଯୋଗୀଠିମୁଦେଵର ମହାମୂହିମୟନ୍ତ୍ର ଆପରୁ ରହିଥିବା ଗ୍ରଂଥଗଳେ ପାରି ହେଲୁଥିବେ. ପରମାତ୍ମପ୍ରକାଶ, ନୌକାର ଶ୍ରାଵକାବାର, ଯୋଗାନ୍ତାର, ଅଧ୍ୟାତ୍ମସଂଦେହ, ମୁଖ୍ୟାତିତମ୍ଭୁତ୍ତ ମୁତ୍ତୁ ତତ୍ତ୍ଵଧର୍ମ ଉପିକେ ଜିବୁ ନିଃସଂଦେହବାଗି ଯୋଗୀଠିମୁଦୁପ୍ରଣୀତ ଗ୍ରଂଥଗଳାଗିବେ. ମୁତ୍ତୁ ମୋହା ପାହୁଡ଼, ଅମ୍ବତାତୀତି ହାଗୋ ନିଜାଷ୍ଟକପେଂବ ମୂରୁ କୃତିଗଳୁ ଯୋଗୀଠିମୁଦେଵର ହେସରିନଲ୍ଲ ପ୍ରକଟିବାଗିବେ. ଜିବନ୍ତୁ ନିଦିର୍ଷାଷ୍ଟବାଗି ଯୋଗୀଠିମୁ କୃତପେଂଦୁ ହେଳାଗୁପୁଦିଲ୍ଲ. ଜିବୁଗଳ କୁରିତୁ ବିଦ୍ୟାଂଶରଲ୍ଲ ଏକାଭିପ୍ରାଯିଲ୍.

ಯೋಗೀರಿಂದುದೇವರ ಕೃತಿಗಳಲ್ಲಿ ‘ಪರಮಾತ್ಮ ಪ್ರಕಾಶ’ ಗ್ರಂಥವು ಗಾತ್ರದಲ್ಲಾಗಲಿ, ಪಾತ್ರತೆಯಲ್ಲಾಗಲಿ

ಸರ್ವಶ್ರೇಷ್ಠ ಕೃತಿಯಾಗಿದೆ. ಇದರಲ್ಲಿ ಅಪಬ್ರಹ್ಮ ಭಾಷೆಯ ಕೋಮಲತೆ, ಮಾಧುರ್ಯತೆ, ಸರಳತೆಗಳೆಲ್ಲವೂ ಮೂರ್ತಿಗಳನ್ನಿಂತುಕೊಂಡಿದೆ. ನಿಜವಾಗಿ ಅಪಬ್ರಹ್ಮ ಭಾಷೆಯು ಇರ್ಮೈಂದು ಲಾಲಿತ್ಯ, ಮಾಧುರ್ಯದಿಂದ ತುಂಬಿಕೊಂಡಿದೆಯೋ ಅಥವಾ ಅಚಾರ್ಯರ ಪ್ರತಿಭೆ, ಪ್ರತ್ಯುತ್ಸಂಪತ್ತಿಯಿಂದ ಈ ರೂಪ ಧರಿಸಿ ನಿಂತಿದೆಯೋ ಏನೋ ಎನ್ನುವಂತಿದೆ. ಇಲ್ಲಿನ ವಿಷಯ ನಿರೂಪಣೆ, ಪದ ಲಾಲಿತ್ಯದ ಸೌಖಗ್ಯ, ಭಾವನೆಯ ಉತ್ಸಂಗತೆಗಳೆಲ್ಲವೂ ಸೇರಿ ವಾಚಕನನ್ನು ಯಾವುದೋ ಒಂದು ಅರಿಯದ ಲೋಕಕ್ಕೊಂಡೊಯ್ದುತ್ತವೆ. ಕಲೆಗಾಗಿ ಕಲೆಯೆಂಬ ಶಾಸ್ತ್ರ ವಿಚಾರವು ಈ ಕೃತಿಗೆ ಅನ್ವಯಿಸುವುದಿಲ್ಲ. ಸಂಸಾರದಿಂದ ಭಯಭಿರ್ತಾದವರು ಮೋಕ್ಷದ ಇಚ್ಛೆಯುಳ್ಳವರಷ್ಟೇ ಈ ಕೃತಿಯನ್ನು ಓದಬೇಕೆಂದಿಲ್ಲ, ಆದರೆ ಸಂಸಾರದ ಅಭಿರುಚಿಯುಳ್ಳವರು, ಲೋಕ ಅನುಕೂಲತೆಗಳ ಸಾಮ್ರಾಜ್ಯದಲ್ಲಿ ಮುಳುಗಿ ಹೋದವರು ಕೂಡ ಈ ಕೃತಿಯಲ್ಲಿ ಒಂದು ಸಲ ಪ್ರವೇಶ ಮಾಡಿದರೆ-ಕೇವಲ ಸ್ವರ್ವ ಮಾಡಿದರೆ ಪರಾಪರಾಂತೀಯನ್ನು ಸ್ವರ್ವ ಮಾಡಿದ ಕರ್ಮಾನ್ನನ್ನು ಚೆಂಬೊನ್ನಾಗಿ ವಂತೆ ಅವರ ಇರುವಿಕೆಯೇ ಬದಲಾಗಿ ಹೋಗುತ್ತದೆ; ಅವರು ನಿಜವಾಗಿ ಮೋಕ್ಷಮಾರ್ಗಯಾಗುತ್ತಾರೆ.

ಇನ್ನು ಯೋಗಸಾರದ ಮುಖ್ಯ ವಿಷಯವು ಕೂಡ ಪರಮಾತ್ಮಪ್ರಕಾಶದ್ದೇ ಇದೆ. ಇದರಲ್ಲಿ ಜಗತ್ತಿನ ಪ್ರತಿಯೊಂದು ವಸ್ತುವಿನಿಂದ ಆತ್ಮನನ್ನ ಘೋಷಿಸುತ್ತಿರು ಅನುಭವ ಮಾಡುವ ಉಪದೇಶ ಕೊಡಲಾಗಿದೆ. ಪರಮಾತ್ಮಪ್ರಕಾಶದ ಹಾಗೆ ಇದರಲ್ಲಿ ಮಂಗಲಾಚರಣೆಯ ಹೋಲಿಕೆ ಮುಖ್ಯವಿಷಯದ ಏಕತೆ, ವರ್ಣನೆಯ ಶೈಲಿ ಮೊದಲಾದುವೆಲ್ಲವು ಸಮಾನವಾಗಿ ಕಂಡು ಬರುತ್ತದೆ. ‘ಸಾವರ್ಯಧಮ್ಮದೋಹ’ಯಲ್ಲಿ ಶಾಪಕರ ಆಚಾರವನ್ನು ಆರ್ಥಿಕ ಶೈಲಿಯಲ್ಲಿ ತಿಳಿಸಿಕೊಡಲಾಗಿದೆ. ಇದರಲ್ಲಿನ ಉಪಮೆಗಳು ಉಪದೇಶವನ್ನು ರೋಚಕಗೊಳಿಸಿವೆ. ಇದರಲ್ಲಿ ಪಾರಿಭೂಷಿತ ಶಬ್ದಗಳು ಕಮ್ಮಿಯಾಗಿ ಕಂಡು ಬರುತ್ತವೆ. ‘ಅಮೃತಾತೀತಿ’ ಇದು ಒಂದು ಉಪದೇಶಪ್ರದರಚನೆಯಿದ್ದು ಇದರಲ್ಲಿ ವಿಭಿನ್ನಜಾತಿಯ ಉಪದೇಶಗಳಿವೆ. ಇದರಲ್ಲಿ ಅಜ್ಞೇನ ಧರ್ಮದ ಅನೇಕ ವಿಷಯಗಳ ಉಪಕಾರಿಗಳಿಗೆ ಸಾಧನೆ ನೀಡಲಾಗಿದೆ.

పరమాత్మప్రకాశ మతు యోగసారవన్సు హోరతుపడిసి పరంపరెయ ఆధారద మేలే హేళిరువ ఉళిద గ్రంథగభు యోగిందు కృతపెందు హేళలు సాకష్టు వ్యామాణిక పురావేగభు దొరకువుదిల్ల. అదరంతే ఆచాయునిర జన్మశాస్త్రాన, తాయి-తందే మొదలాద విషయగళ కురితు ఎల్లియూ యావ తరద సంకేత దొరకువుదే ఇల్ల. ఏకెందరే జీన సాధు పరంపరెయు ముఖ్యవాగి ఏశరాగతెయ మేలే నిబద్ధవిడె. ఆ ఏశరాగతెయు కృతిమహాగిరదే అత్యంత సాభావికపాగిరుత్తదే. యావ సాధువు తన్న లౌకిక జీవన పరిచయ హేళువుదు దూరవిరలి, ఆదరే తమ్మ గురుగళ లౌకిక పరిచయవన్నూ హేళువుదిల్ల. అష్టు అవరు నిజాత్మనోడనే ఒందాగి హోగిరుత్తారే. పరమఏశరాగిగళాగిరుత్తారే.

ఈ పరమాత్మప్రకాశ గ్రంథద మేలే కన్నడదల్లి అనేక టీకెగళు రచనగొండివే. అవుగళల్లి అధ్యాత్మిక బాలచంద్రను బరెద టీకెయు హెచ్చు వ్రామాణికవూ, ప్రాచీనవూ ఇదే. ఇదరల్లి పరమాత్మప్రకాశద దోషాగల వ్యాఖ్యే యన్న అత్యంత సుందరరూపదల్లి మాడలాగిదే. అపభ్రంత శబ్దిగళ తులనాత్మక సంస్కృత శబ్దిగళు ఎల్లాయూ దోరచువుదిల్ల. కేవల కన్నడదల్లి అవుగళ అధికారిలాగిదే. అనువాదద అంతపు టీకాకారర భాషాపాండిత్తేద పరిచయ కొడుత్తేదే. మత్తు దోషాగల అధికారి మాడువల్ల తీర

ಸಾವಧಾನತೆ ವಹಿಸಲಾಗಿದೆ. ಬ್ರಹ್ಮದೇವನಲ್ಲಿ ದೊರಕದಂಥ ಮೌಲಿಕ ಪಾಠಾಂತರ ಮತ್ತು ಅನುವಾದವಿದೆ. ಈ ಬಾಲಚಂದ್ರನು ಕುಂಡಕುಂದರ ಸಮಯಸಾರ, ಪ್ರವಚನಸಾರ ಮತ್ತು ಪಂಚಾಸ್ತಿಕಾಯದ ಮೇಲೆ ಕೂಡ ಕನ್ನಡದಲ್ಲಿ ಟೀಕೆ ಬರದಿದ್ದಾನೆ. ಈ ಕನ್ನಡ ಟೀಕೆಯ ನಂತರವೇ ಬ್ರಹ್ಮದೇವನು ಸಂಸ್ಕತದಲ್ಲಿ ಪರಮಾತ್ಮಪ್ರಕಾಶದ ಮೇಲೆ ಟೀಕೆ ರಚಿಸಿದ್ದಾನೆ. ಈ ಸಂಸ್ಕತ ಟೀಕೆಯ ನಂತರ ಇನ್ನೊಂದು ಕನ್ನಡ ಟೀಕೆಯನ್ನು ಮಲಧಾರಿ ಬಾಲಚಂದ್ರನು ರಚಿಸಿದ್ದಾನೆ. ಅವನು ಬ್ರಹ್ಮದೇವನ ಟೀಕೆಯಲ್ಲಿ ಯಾವ ವಿಷಯವು ಸ್ವಷಟ್ಪಾಗಿಲ್ಲ ಅದನ್ನು ಪ್ರಕಾಶದಲ್ಲಿ ತರುವ ಸಲುವಾಗಿ ಈ ಟೀಕೆಯನ್ನು ರಚಿಸಿದ್ದೇನೆಂದು ಹೇಳಿಕೊಂಡಿದ್ದಾನೆ. ದೋಹೆಗಳ ಪ್ರತಿಯೊಂದು ಶಬ್ದದ ವ್ಯಾಖ್ಯೆ ಮಾಡುವುದು ಬಾಲಚಂದ್ರನ ಮುಖ್ಯ ಧ್ಯೇಯವಿರುವಂತೆ ತಿಳಿದುಬರುತ್ತದೆ. ಕೆಲವು ಕಡೆ ಕನ್ನಡಪದ್ಧ ಉದ್ದೃತ ಮಾಡಿದ್ದಾನೆ. ಬ್ರಹ್ಮದೇವನ ಅನುಕರಣೆ ಮಾಡಿದ್ದರೂ ಸ್ವಂತಿಕೆಯನ್ನು ಮೇರಿಸಿದ್ದಾನೆ.

ಇನ್ನೊಂದು ಕನ್ನಡ ಟೀಕೆ ಪರಮಾತ್ಮಪ್ರಕಾಶದ ಮೇಲೆ ರಚಿತವಾಗಿದೆ. ಅದರಲ್ಲಿ ವ್ಯಾಖ್ಯಾನಕಾರರ ಹೆಸರು ಮೋದಲಾದುವೇನೂ ದೊರಕುವುದಿಲ್ಲ. ಕೊನೆಯಲ್ಲಿ ‘ಮುನಿಭದ್ರಸ್ವಾಮಿಯ ಚರಣ ಶರಣದೆ’ಯೆಂದು ಹೇಳಲಾಗಿದೆ. ಈ ಟೀಕೆಯಲ್ಲಿ ಕೇವಲ ಶಬ್ದಾರ್ಥ ಕೂಡಲಾಗಿದ್ದ ಮೂಲದ ಅನುಸರಣೆಯನ್ನು ಅತ್ಯಂತ ತತ್ವರತೆಯಿಂದ ಮಾಡಲಾಗಿದೆ. ಅನಂತರ ಪಂ. ದೀಲತರಾಮನು ಪರಮಾತ್ಮಪ್ರಕಾಶದ ಮೇಲೆ ಭಾಷಾಟೀಕೆ ರಚಿಸಿದ್ದಾನೆ. ಈ ಟೀಕೆಯಲ್ಲಿ ಯಾವ ಮೌಲಿಕತೆಯಿಲ್ಲ. ಬ್ರಹ್ಮದೇವನ ಸಂಸ್ಕತ ಟೀಕೆಯ ಅನುವಾದ ಮಾತ್ರವಿದೆ. ಬ್ರಹ್ಮದೇವನ ಕೆಲವು ಕರಣ ಪಾರಿಭಾಷಿಕ ಶಬ್ದಗಳಿಗೆ ಹಿಂದಿಯಲ್ಲಿ ಸುಲಭ ಅರ್ಥಕೊಟ್ಟಿದ್ದಾನೆ. ಸಂಕ್ಷಿಪ್ತ ಭಾವಾರ್ಥವಿದೆ.

ಪ್ರಕೃತ ಕನ್ನಡ ಆವೃತ್ತಿಯಲ್ಲಿ ಬ್ರಹ್ಮದೇವನ ಸಂಸ್ಕತ ಟೀಕೆ ಹಾಗೂ ಪಂ. ದೀಲತರಾಮನ ಭಾಷಾವಚನಿಕೆಯು ಸಮಾವೇಶವಾಗಿದೆ. ಬ್ರಹದ್ವಾಸಂಗ್ರಹದ ಮೇಲೆ ಟೀಕೆ ರಚಿಸಿದ ಬ್ರಹ್ಮದೇವನೇ ಪರಮಾತ್ಮಪ್ರಕಾಶದ ಮೇಲೆ ಟೀಕೆ ಬರದಿದ್ದಾನೆ. ಆದರೆ ಇಲ್ಲಿನ ವರ್ಣನೆಯು ದ್ರವ್ಯಸಂಗ್ರಹದ ಟೀಕೆಯ ವರ್ಣನೆಯಂತೆ ಕರಿಣಿವಾಗಿಲ್ಲ. ಬ್ರಹ್ಮದೇವನ ಈ ವ್ಯಾಖ್ಯೆಯು ಶುದ್ಧ ಸಾಹಿತ್ಯಕ ವ್ಯಾಖ್ಯೆಯಿದ್ದ ಅರ್ಥದ ಮೇಲೆ ಹೆಚ್ಚು ಒತ್ತುಕೊಟ್ಟಿರುವುದು ಕಂಡು ಬರುತ್ತದೆ. ವ್ಯಾಖ್ಯೆಕಾರರು ಮೋದಲು ಶಬ್ದಾರ್ಥ ಕೊಟ್ಟು, ಅನಂತರ ನಯಗಳ ಎಂದರೆ ಮುಖ್ಯವಾಗಿ ನಿಶ್ಚಯನಯದ ಅವಲಂಬನ ಪಡೆದು ವಿಶೇಷವರ್ಣನೆ ಮಾಡುತ್ತಾರೆ. ಒಂದು ವೇಳೆ ಈ ಟೀಕೆಯ ರಚನೆಯಾಗದೆ ಹೋಗಿದ್ದರೆ ಪರಮಾತ್ಮಪ್ರಕಾಶವು ಇಷ್ಟೊಂದು ಪ್ರಸಿದ್ಧಿಗೆ ಬರುತ್ತಿರಲಿಲ್ಲ. ಅದರಪ್ರಸಿದ್ಧಿಯ ಕಾರಣವು ಬ್ರಹ್ಮದೇವನ ಟೀಕೆಯಿಂದ ಹೇಳಿದರೆ ಅತಿಶಯೋತ್ಸಯಾಗಲಾರದು.

ಧ್ರುವದ್ವಾದೋಡನೆ ಪಯೋರ್ಯದ ಏಕತೆಯನ್ನು ಸಾಧಿಸುತ್ತ ಸದಾ ಆತ್ಮನಿಷ್ಠಾದ ಆಚಾರ್ಯದೇವರು ತಾವು ಅನುಭವಿಸಿದ ಅತ್ಯನ್ತಸ್ವಾದ-ಮಾಧುರ್ಯವನ್ನು ಪ್ರಭಾಕರಭಟ್ಟನ ಹೆಸರಿನಲ್ಲಿ ತಮಗೆ ತಾವೇ ಹೇಳಿಕೊಳ್ಳುವಾಗ ಪ್ರತ್ಯೇಕ ಮೋಕ್ಷಮಾರ್ಗದ ಪ್ರತಿಪಾದನೆ ಮಾಡುವ, ಅಧ್ಯಾತ್ಮವಿಷಯದ ಚರಮಸೀಮೆನಿಸಿದ ಈ ಕೃತಿರತ್ನದ ರಚನೆಯಾಗಿದೆ. ನಿರಂತರ ಇದರ ಅಭಾಸ ಮಾಡುವವರ ಮೋಹಕಮರ್ಪ ದೂರವಾಗಿ ಕೇವಲಭ್ರಾನಪೂರ್ವಕ ಮೋಕ್ಷದ ಪ್ರಾಪ್ತಿಯಾಗುತ್ತದೆಂದು ಸ್ವಯಂಗ್ರಂಥಕಾರರೇ ಹೇಳಿದ್ದಾರೆ. ಶುದ್ಧಮನಸ್ಸಿನಿಂದ ಇದರ ಸ್ವಾಧ್ಯಾಯಮಾಡಿ, ಇದರ ಅನುಸಾರ ಆಚರಣೆ ಮಾಡಿದವರಿಗೆ ಮಾತ್ರ ಆಚಾರ್ಯರ ಮಾತು ಸತ್ಯವೆನಿಸಬಹುದಾಗಿದೆ. ನಾವು ಹೇಗೆ

ವಿಷಯ ಭೋಗಗಳಲ್ಲಿ ಚಿತ್ತವನ್ನು ತೊಡಗಿಸುತ್ತೇವೆ ಹಾಗೆ ಆತ್ಮ ಸ್ವರೂಪದ ವಿಚಾರದಲ್ಲಿ ತೊಡಗಿಸಿದರೆ ಸ್ವಯಂ ನಮಗೆ ಪರಮಾತ್ಮನ ಪರಮಾನಂದದ ಅನುಭವವಾಗುವುದು. ಗ್ರಂಥವು ಹೆಸರಿನಂತೆ ಪ್ರತಿಯೊಬ್ಬಿಗೆ ತಮ್ಮ ತಮ್ಮ ಪರಮಾತ್ಮನ ಪ್ರಕಟತೆಮಾಡಿಕೊಡುವಲ್ಲಿ ಸಮರ್ಥವಿದೆ.

ಇಂಥ ಅಧ್ಯಾತ್ಮಿಕ ಕೃತಿರತ್ನವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಯಲ್ಲಿ ಸಪ್ರಮಾಣವಾಗಿ ಇಳಿಸಿ ತರುವುದು ಸುಲಭವಾದ ಕಾರ್ಯವೇನಲ್ಲ. ಆದಾಗ್ಯೂ ನನ್ನ ಅಧ್ಯಾತ್ಮಿಕ ರುಚಿಯೇ ನನಗೆ ಪ್ರೇರಣೆ ನೀಡಿದ ಮೂಲಕ ಈ ಕಾರ್ಯವನ್ನು ವಹಿಸಿಕೊಂಡು ತುಂಬ ದಕ್ಷತೆಯಿಂದ ಎಂದರೆ ಪ್ರತಿಯೊಂದು ಶಬ್ದದ ಮೇಲೆ ಪೂರ್ಣಾರ್ಥಿಯಾಗಿ ಮೂಲ ಭಾವಕ್ಕೆ ಚ್ಯಾತಿ ಬಾರದಂತೆ ನೋಡಿಕೊಂಡಿದ್ದೇನೆ. ಮೂಲ ದೋಹೆಗಳನ್ನು ಕನ್ನಡ ಪದ್ಯದಲ್ಲಿ ತರುವಾಗಂತೂ ಮೈಯೆಲ್ಲ ಕಣ್ಣಾಗಿ ಪೂರ್ಣ ಪ್ರಜ್ಞತೆಯಿಂದ ಕಾರ್ಯಮಾಡಿದ್ದೇನೆ. ಇಷ್ಟಾದರೂ ಪ್ರಮಾದವಶದಿಂದ ಬುದ್ಧಿಯ ನೊನ್ನತೆಯಿಂದ ಎಲ್ಲಾದರೂ ದೋಹೆಗಳು ಉಳಿದುಕೊಂಡಿದ್ದರೆ ಮೂಲ ಗ್ರಂಥಕಾರರಲ್ಲಿ ತಲೆಬಾಗಿ ಕ್ಷಮೆಕೋರುತ್ತೇನೆ. ಅದರಂತೆ ಅಧ್ಯಾತ್ಮರಸಿಕರು, ಬುದ್ಧಿವ್ಯಾದರು ಈ ಕಾರ್ಯದಲ್ಲಿನ ತೋಪದೋಷಗಳನ್ನು ತಿಳಿಸಿಕೊಟ್ಟರೆ ಯಥಾರ್ಥವಾದವುಗಳನ್ನು ಸ್ವಿಕರಿಸಿ ತಿದ್ದುಪಡಿ ಮಾಡಲಾಗುವುದು.

ಇನ್ನು ಈ ಗ್ರಂಥದ ಅನುವಾದವನ್ನು ಪರಿಶೀಲಿಸಿ ಗ್ರಂಥವು ನಿದೋಷವಾಗುವಲ್ಲಿ ಸಹಕರಿಸಿದ ಅತ್ಯೇಯ ಬ್ರಿ. ಶ್ರೀ ಯಶವಾಲ ಜ್ಯೇನ, ಎಂ.ಎ. ಅವರನ್ನು ಪ್ರಧಾಮ ಸ್ವಾರ್ಥಿಸುತ್ತೇನೆ. ಅದರಂತೆ ಈ ಗ್ರಂಥದ ಅನುವಾದ ಮಾಡುವಂತೆ ನಾಲಾರು ವರ್ಷಗಳಿಂದ ಪ್ರೇರಣೆ ನೀಡುತ್ತ ಬಂದು, ಕೊನೆಗೆ ಗ್ರಂಥ ಪ್ರಕಾಶನದ ಸಂಪೂರ್ಣ ಖಚಣನ್ನು ತಾಪೊಬ್ಬರೇ ವಹಿಸಿಕೊಂಡ ಅತ್ಯೇಯ ಧರ್ಮ ಬಂಧು ಶ್ರೀಮಾನ ಸಿ. ಬಿ. ಭಂಡಾರಿ, ಅಧ್ಯಕ್ಷರು, ದಿಗಂಬರ ಜ್ಯೇನ ಸಾಫ್ತಾರ್ಯ ಮಂಡಲ ಟ್ರೇಸ್, ಬೆಂಗಳೂರು ಅವರನ್ನು ನಾನು ತುಂಬು ಹೃದಯದಿಂದ ಸ್ವಾರ್ಥಿಸುತ್ತೇನೆ. ಅವರ ವಿನಯ ಸಂಪನ್ಮೂಲತೆಯನ್ನು ಮನಸಾ ಮೆಚ್ಚುತ್ತೇನೆ. ಈ ಕಾರ್ಯದಲ್ಲಿ ಪ್ರತ್ಯೇಕ-ಪರೋಕ್ಷ ಸಹಕರಿಸಿದವರೆಲ್ಲರಿಗೂ ಅನೇಕ ಕೃತಜ್ಞರೆಗಳು. ಕೊನೆಯದಾಗಿ ಈ ನಿಕೃಷ್ಟ ಕಾಲದಲ್ಲಿ ಇಂಥ ಪರಮಪರಿಶ್ರಾಯ ತಮಗೆ ಓದಲು ಲಭಿಸಿದುದಕ್ಕಿಲ್ಲರು ಅತ್ಯಂತ ಭಕ್ತಿಭಾವದಿಂದ ಈ ಮಹಾಗ್ರಂಥದ ಅಧ್ಯಯನ ಮಾಡಿ ತಮ್ಮ ಜೀವನವನ್ನು ಪರಿಶ್ರಾಯಿಸಿಕೊಳ್ಳಬೇಕೆಂದು ಧರ್ಮವಾತ್ಸಲ್ಯದಿಂದ ಕೇಳಿಕೊಳ್ಳುತ್ತೇನೆ. ಈ ಪ್ರಕಾರ ಧನ್ಯವಾದಪೂರ್ವಕ ಪ್ರಾರ್ಥನೆ ಮಾಡುತ್ತ ಈ ದೀಘಾರ್ಥ ಪ್ರಸ್ತಾವನೆಯನ್ನು ಸಮಾಪ್ತ ಮಾಡುತ್ತೇನೆ. ಸೂಜ್ಞರಿಗೆ ಹೆಚ್ಚೇನು ಹೇಳುವುದು !

ಬೆಳಗಾವಿ.

ದಿ. ೧-೧-೧೯೭೫

- ಶ್ರೀ ಎಂ. ಬಿ. ಪಾಟೀಲ

‘ಶುದ್ಧಾತ್ಮ ಸದನ, ಬೆಳಗಾವಿ.

## ವಿಷಯಾನುಕ್ರಮಣಿಕೆ

ವಿಷಯ	ದೊಂಡಿ	ವಿಷಯ	ದೊಂಡಿ
ಮಂಗಲಾಚರಣ	೧	ತ್ಯಾಗದ ದೃಷ್ಟಿ	೧೧೦
<b>೧.ತ್ರಿವಿಧ ಆತ್ಮಧಿಕಾರ</b>		ಮೋಹದ ತ್ಯಾಗ	೧೧೧
ಪ್ರಭಾಕರ ಭಟ್ಟನ ಪ್ರಶ್ನೆ	೨	ಇಂದ್ರಿಯಮುಗ್ಗ ಜೀವದ ನಾಶ	೧೧೨
ಶ್ರೀಯೋಗೀಂದುದೇವರ ಉತ್ತರ	೧೧	ಲೋಭಕಷಾಯದ ದೋಷ	೧೧೩
ಬಹಿರಾತ್ಮನ ಲಕ್ಷಣ	೧೨	ಸೈಹದ ತ್ಯಾಗ	೧೧೪
ಅಂತರಾತ್ಮನ ಸ್ವರೂಪ	೧೩	ಜೀವ ಹಿಂಸೆಯ ದೋಷ	೧೧೫
ಪರಮಾತ್ಮನ ಲಕ್ಷಣ	೧೪	ಜೀವರಕ್ಷೆಯಿಂದ ಲಾಭ	೧೧೬
ಪರಮಾತ್ಮನ ಸ್ವರೂಪ	೧೫	ಅಧ್ಯವ ಭಾವನೆ	೧೧೭
ಪರಮಾತ್ಮನ ವಿದ್ಯಮಾನತೆ	೧೬	ಜೀವದ ಶಿಕ್ಷಣ	೧೧೮
ಜೀವ-ಅಜೀವದಲ್ಲಿ ಭೇದ	೧೭	ಪಂಚಂದ್ರಿಯಗಳ ವಿಜಯ	೧೧೯
ಶುದ್ಧಾತ್ಮನ ಲಕ್ಷಣ	೧೮	ಇಂದ್ರಿಯಸುಖದ ಅನಿತ್ಯತೆ	೧೧೧
ಶುದ್ಧಾತ್ಮನ ಧ್ಯಾನದಿಂದ ದುಃಖಮುಕ್ತಿ	೧೯	ಮನಸಿನ ಮೇಲೆ ವಿಜಯ	೧೪೦
ಜೀವದ ಪರಿಣಾಮ	೨೦	ಸಮೃದ್ಧದ ದುರ್ಲಭತೆ	೧೪೧
ದ್ರವ್ಯ-ಗುಣ-ಪರಮಾಯ-ಆತ್ಮನಕಥನ	೨೧	ಮಮತೆಯಲ್ಲಿ ದೋಷ	೧೪೨
ದ್ರವ್ಯ-ಗುಣ-ಪರಮಾಯದ ಸ್ವರೂಪ	೨೨	ಪರರ ಮಮತೆಯ ತ್ಯಾಗ	೧೪೩
ಜೀವ-ಕರ್ಮದ ಸಂಬಂಧ	೨೩	ದೇಹ ಮಲಿನತೆಯ ಕಥನ	೧೪೪
ಪರವಸ್ಯಾವಿನಿಂದ ಆತ್ಮನ ಭಿನ್ನತೆ	೨೪	ಆತ್ಮಧೀನ ಸುಖಿದಲ್ಲಿ ಪ್ರೀತಿ	೧೪೫
ನಿಶ್ಚಯಸಮ್ಮಗ್ನಾಷ್ಟಿಯ ಸ್ವರೂಪ	೨೫	ಆತ್ಮಸ್ವರೂಪದ ಪ್ರಾಪ್ತಿ	೧೪೬
ಮಿಥ್ಯಾದೃಷ್ಟಿಯ ಲಕ್ಷಣ	೨೬	ನಿರ್ವಿಕಲ್ಪ ಸಮಾಧಿಯ ಕಥನ	೧೪೭
ಸಮ್ಮಗ್ನಾಷ್ಟಿಯ ಭಾವನೆ	೨೭	ಶ್ರಾವಧರ್ಮ ಮೋಕ್ಷದ ಕಾರಣ	೧೪೮
ಭೇದವಿಜ್ಞಾನದಿಂದ ಆತ್ಮನ ಕಥನ	೨೮	ಧ್ಯಾನಪ್ರಾಪ್ತ ಮುಕ್ತಿಯ ಕಾರಣ	೧೪೯
<b>೨. ಮೋಕ್ಷಾಧಿಕಾರ</b>		೨೯	ಆತ್ಮನೇ ಪರಮಾತ್ಮನಿದ್ಧಾನೆ
ಮೋಕ್ಷದ ವಿಷಯವಾಗಿ ಪ್ರಶ್ನೆ	೨೩	ದೇಹಾತ್ಮನ ಭೇದಭಾವನೆ	೧೫೦
ಮೋಕ್ಷದ ವಿಷಯದ ಉತ್ತರ	೨೪	ಸರ್ವಾಚಂತೆಯ ನಿಷೇಧ	೧೫೧
ಮೋಕ್ಷದ ಫಲ	೨೫	ಪರಮ ಸಮಾಧಿಯ ವ್ಯಾಖ್ಯಾನ	೧೫೨
ಮೋಕ್ಷಮಾರ್ಗದ ವ್ಯಾಖ್ಯಾನ	೨೬	ಅರ್ಹತ್ವ ಪದದ ಕಥನ	೧೫೩
ಅಭೇದರತ್ನತಯದ ವ್ಯಾಖ್ಯಾನ	೨೭	ಪರಮಾತ್ಮಪ್ರಕಾಶ ಶಬ್ದದ ಅರ್ಥ	೧೫೪
ಪರಮೋಪಶಮದ ಮುಖ್ಯತೆ	೨೮	ಸಿದಸರೂಪದ ಕಥನ	೧೫೦
ನಿಶ್ಚಯದಿಂದ ಪುಣ್ಯಪಾಪದ ಏಕತೆ	೨೯	ಪರಮಾತ್ಮಪ್ರಕಾಶದ ಫಲ	೧೫೪
ಶುದ್ಧೋಪಯೋಗದ ಮುಖ್ಯತೆ	೩೦	ಪರಮಾತ್ಮಪ್ರಕಾಶ ಯೋಗ್ಯ ಪುರಾಣ	೧೫೨
ಪರದ್ವಾದ ಸಂಬಂಧದ ತ್ಯಾಗ	೩೧	ಗ್ರಂಥದ ಫಲ	೧೫೩
	೩೨	ಅಂತ್ಯ ಮಂಗಲ	೧೫೪
	೩೩	ದೋಹಂಗಳ ವಣಾನುಕ್ರಮ ಸೂಚಿ	೧೫೪

॥ ಶ್ರೀ ಸರ್ವಜ್ಞವಿಽತರಾಗಾಯ ನಮಃ ॥

## ಶಾಸ್ತ್ರ-ಸ್ವಾಧ್ಯಾಯದ ಪ್ರಾರಂಭದ ಮಂಗಲಾಚರಣೆ

ಓಂಕಾರಂ ಬಿಂದುಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ ।  
ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋನಮಃ ॥೧॥

ಅವಿರಲಶಬ್ದಫ್ಲನೋಫಪ್ರಕ್ಷಾಲಿತಸಕಲಭೂತಲಕಲಂಕಾ ।  
ಮನಿಭಿರುಪಾಸಿತತೀರ್ಥಾ ಸರಸ್ವತೀ ಹರತು ನೋ ದುರಿತಾನ್ ॥೨॥

ಅಜ್ಞಾನತಿಮಿರಾಂಧಾನಾಂ ಜ್ಞಾನಾಂಜನಶಲಾಕಯಾ ।  
ಚಕ್ಷುರುನ್ನೀಲಿತಂ ಯೇನ ತಸ್ಯೈ ಶ್ರೀ ಗುರುವೇ ನಮಃ ॥೩॥

॥ ಶ್ರೀ ಪರಮಗುರುವೇನಮಃ । ಪರಂಪರಾಚಾರ್ಯಗುರುವೇನಮಃ ॥

ಪಕಲಕಲುಷವಿಧ್ಯಂಸಕಂ, ಶ್ರೀಯಸಾಂ ಪರಿವರ್ಧಕಂ, ಧರ್ಮಸಂಬಂಧಕಂ, ಭವ್ಯಜೀವಮನ:  
ಪ್ರತಿಭೋಧಕಾರಕಂ, ಪುಣ್ಯಪ್ರಕಾಶಕಂ, ಪಾಪಪ್ರಕಾಶಕಮಿದಂ ಶಾಸ್ತ್ರಂ ಶ್ರೀ ಪರಮಾತ್ಮಪ್ರಕಾಶ  
ನಾಮಧೇಯಂ, ಅಸ್ಯ ಮೂಲಗ್ರಂಥಕತಾರಃ ಶ್ರೀ ಸರ್ವಜ್ಞದೇವಾಸ್ತದುತ್ತರ ಗ್ರಂಥಕತಾರಃ:  
ಶ್ರೀ ಗಣಧರದೇವಾಃ ಪ್ರತಿಗಣಧರದೇವಾಸ್ತೇಷಾಂ ವಚನಾನುಕಾರವೂಷಾದ್ಯ ಆಚಾರ್ಯ  
ಶ್ರೀ ಯೋಗಿಂದುದೇವವಿರಚಿತಂ, ಶ್ರೋತಾರಃ ಸಾವಧಾನತಯಾ ಶ್ರಾಂತಿ ॥

ಮಂಗಲಂ ಭಗವಾನ ಏರೋ ಮಂಗಲಂ ಗೌತಮೋ ಗಣೇ ।  
ಮಂಗಲಂ ಕುಂದಕುಂದಾಯೋ ಜೈನಧರ್ಮೋಽಸ್ತ ಮಂಗಲಂ ॥೧॥

ಸರ್ವಮಂಗಲಮಾಂಗಲ್ಯಂ ಸರ್ವಕಲ್ಯಾಣಕಾರಕಂ ।  
ಸ್ವಧಾನಂ ಸರ್ವಧರ್ಮಾಣಾಂ ಜೈನಂ ಜಯತು ಶಾಸನಮಾ ॥೨॥



॥ ಪರಮಾತ್ಮನೇ ನಮಃ ॥

**ಶ್ರೀಮದ್ಯೋಗೀಂದುದೇವ ವಿರಚಿತ**

## **ಶ್ರೀ ಪರಮಾತ್ಮಪ್ರಕಾಶ**

(ಣೀಕಾಢ್ಯಯೋಜೇತಃ)

**ಶ್ರೀಮದ್ಬೃಹತ್ದೇವಕೃತಸಂಸ್ಕೃತ ಟೀಕೆ**

ಚಿದಾನಂದೈ ಕರೂಪಾಯ ಜಿನಾಯ ಪರಮಾತ್ಮನೇ ॥

ಪರಮಾತ್ಮ ಪ್ರಕಾಶಾಯ ನಿತ್ಯಂ ಸಿದ್ಧಾತ್ಮನೇ ನಮಃ ॥೧॥

ಶ್ರೀಯೋಗೀಂದುದೇವಕೃತಪರಮಾತ್ಮ ಪ್ರಕಾಶಾಭಿಧಾನೇ ದೋಹಕಭಂದೋಗ್ರಂಥೇ ಪ್ರಕ್ಷೇಪಕಾನ್  
ವಿಹಾಯ ವ್ಯಾಖ್ಯಾನಾಧ್ರಾಮಧಿಕಾರಶುದ್ಧಿ: ಕಣ್ಣತೇ ತದ್ವಧಾ-ಪ್ರಧಾಮತಸ್ತಾವತ್ವಂಚಪರಮೇಷ್ಠಿ ನಮಸ್ಕಾರ-ಮುಖ್ಯ -

ಪಂಡಿತದೊಲತರಾಮಕೃತ ಮಂಗಲಾಚರಣೆ

ದೋಹ - ಚಿದಾನಂದ ಚಿದೂಪ ತಾ ಜಿನಪರಮಾತಮಾದೇವ |

ಸಿದ್ಧರೂಪ ಸುವಿಶುದ್ಧನಿಗೆ ವಂದಿಸಿ ಮಾಡುವೆ ಸೇವೆ ||

ಪರಮಾತ್ಮ ನಿಜಪಸ್ತು ತಾ ಗುಣ ಅನಂತಮಯ ಶುದ್ಧ |

ಅವನಪ್ರಕಾಶನದ ನಿಮಿತ್ತ ನಮಿತೆ ದೇವ ಪ್ರಬುದ್ಧ ||೨||

**ಶ್ರೀಮದ್ಬೃಹತ್ದೇವಕೃತ ಸಂಸ್ಕೃತ ಟೀಕೆಯ ಕಣ್ಣದ ಅನುವಾದವು.**

**ಅರ್ಥ :-** [ಪರಮಾತ್ಮ ಪ್ರಕಾಶಾಯ] ಪರಮಾತ್ಮಸ್ವರೂಪದ ಪ್ರಕಾಶನಾಧ್ರದಿಂದ [ಚಿದಾನಂದೈಕ ರೂಪಾಯ] ಅವನದು ಒಂದು ಚಿದಾನಂದವೇ ರೂಪವಿರುವಂಥ [ಸಿದ್ಧಾತ್ಮನೇ ಜಿನಾಯ ಪರಮಾತ್ಮನೇ] ಸಿದ್ಧಸ್ವರೂಪನಾದ ಜಿನಪರಮಾತ್ಮನಿಗೆ [ನಿತ್ಯಂ] ಯಾವಾಗಲೂ [ನಮಃ] ನಮಸ್ಕಾರವಿರಲಿ.

ತಾತ್ವರ್ಯಾವೇನೆಂದರೆ ನಮಸ್ಕಾರ ಮಾಡಲು ಯೋಗ್ಯನಾದವನು ಪರಮಾತ್ಮನೇ ಇರುವುದರಿಂದ ಆ ಪರಮಾತ್ಮನಿಗೆ ನಮಸ್ಕಾರ ಮಾಡಿ ಪರಮಾತ್ಮ ಪ್ರಕಾಶ ನಾಮಗ್ರಂಥದ ವ್ಯಾಖ್ಯಾನ ಮಾಡುತ್ತೇನೆ.

**ಪ್ರಧಾಮಮಹಾಧಿಕಾರ (ದೋಹಾಸೂತ್ರಗಳು-೧೨)**

ಶ್ರೀಯೋಗೀಂದುದೇವಕೃತಪರಮಾತ್ಮಪ್ರಕಾಶನಾಮದೋಹಕಭಂದಗ್ರಂಥದಲ್ಲಿ ಪ್ರಕ್ಷೇಪಕದೋಹಗಳನ್ನು  
ಬಿಟ್ಟು ವ್ಯಾಖ್ಯಾನದ ಸಲುವಾಗಿ ಅಧಿಕಾರಗಳ ಶುದ್ಧ (ಪರಿಪಾಠಿ)ಯನ್ನು ಹೇಳುತ್ತಾರೆ. ಅದು ಹೀಗಿದೆ - ೧)  
ಪ್ರಧಾಮವಾಗಿಯೇ ವಂಚಪರಮೇಷ್ಠಿಗಳ ನಮಸ್ಕಾರದ ಮುಖ್ಯತೆಯಿಂದ ‘ಜೀ ಜಾಯಾ ರೂಣಗ್ರಿಯವ’ ಇತ್ಯಾದಿ

ತೇನ ‘ಜೀ ಜಾಯಾ ರೂಣಾಗಿಯವ’ ಇತ್ಯಾದಿ ಸಪ್ತದೋಹಕಸೂತ್ರಾಣಿ ಭವಂತಿ, ತದನಂತರಂ ವಿಜ್ಞಾಪನಮುಖ್ಯ ತಯಾ ‘ಭಾವಿಂ ಪಣವಿವಿ’ ಇತ್ಯಾದಿಸೂತ್ರತ್ಯಯವ್ಯಾ, ಅತ ಉಧ್ವರ್ಣಂ ಬಹಿರಂತಃಪರಮಭೇದೇನ ಶ್ರಿಧಾತ್ಮ-ಪ್ರತಿಪಾದನ ಮುಖ್ಯತ್ವೇನ ‘ಪುಣಿಪುಣಿ ಪಣವಿವಿ’ ಇತ್ಯಾದಿಸೂತ್ರಪಂಚಕವ್ಯಾ, ಅಥಾನಂತರಂ ಮುಕ್ತಿಗತವ್ಯಕ್ತಿ-ರೂಪಪರಮಾತ್ಮಕಥನಮುಖ್ಯತ್ವೇನ ‘ತಿಹುಯಣವಂದಿಲು’ ಇತ್ಯಾದಿಸೂತ್ರದಶಕವ್ಯಾ, ಅತ ಉಧ್ವರ್ಣಂ ದೇಹ-ಸ್ಥಿತಕ್ಕಿರೂಪಪರಮಾತ್ಮಕಥನಮುಖ್ಯತ್ವೇನ ‘ಜೀಹಲು ಣಿಮ್ಮೆಲು’ ಇತ್ಯಾದಿ ಅಂತಭೂತಪ್ರಕ್ಷೇಪಂಚಕಸಹಿತ ಚತುರ್ವಿಂಶತಿಸೂತ್ರಾಣಿ ಭವಂತಿ, ಅಥ ಜೀವಸ್ಯ ಸ್ವದೇಹಪ್ರಮಿತಿವಿಷಯೇ ಸ್ವಪರಮತವಿಚಾರಮುಖ್ಯತಯಾ ‘ಕಿಂ ವಿ ಭಣಂತಿ ಜಿವ ಸವ್ವಗಲು’ ಇತ್ಯಾದಿ ಸೂತ್ರಪಟ್ಟಂ, ತದನಂತರಂ ದ್ರವ್ಯಗುಣಪಯಾರ್ಯಸ್ವರೂಪಕಥನ ಮುಖ್ಯತಯಾ ‘ಅಪ್ನಾಜಣಿಯಲು’ ಇತ್ಯಾದಿಸೂತ್ರತ್ಯಯವ್ಯಾ, ಅಥಾನಂತರಂ ಕರ್ಮವಿಚಾರಮುಖ್ಯತ್ವೇನ ‘ಜೀವಹಂ ಕಮ್ಮು ಅಣಾಜ ಜಿಯ’ ಇತ್ಯಾದಿ ಸೂತ್ರಪಟ್ಟಂ, ತದನಂತರಂ ಸಾಮಾನ್ಯಭೇದಭಾವನಾಕಥನೇನ ‘ಅಪ್ನಾಲಪ್ನಾಜಿ’ ಇತ್ಯಾದಿಸೂತ್ರನವಕವ್ಯಾ, ಅತ ಉಧ್ವರ್ಣಂನಿಶ್ಚಯಸಮ್ಮಗ್ರಾಷಿಕಥನರೂಪೇಣ ‘ಅಪ್ನೇಲಪ್ನೇ’ ಇತ್ಯಾದಿಸೂತ್ರಮೇಣಂ, ತದನಂತರಂ ಮಿಥ್ಯಾಭಾವಕಥನಮುಖ್ಯತ್ವೇನ ‘ಪಚ್ಚಯರತ್ತಲು’ ಇತ್ಯಾದಿಸೂತ್ರಪಟ್ಟಕವ್ಯಾ, ಅತ ಉಧ್ವರ್ಣಂಸಮ್ಮಗ್ರಾಷಿಪ್ರಭಾವನಾಮುಖ್ಯತ್ವೇನ ‘ಅಪ್ನಾಸಂಜಮು’ ಇತ್ಯಾದ್ಯೇಕಾಧಿಕಾತ್ಮಿಂಶತ್ವಮಿತಾನಿ ದೋಹಕಸೂತ್ರಾಣಿ ಭವಂತಿ || ಇತಿ ಶ್ರೀಯೋಗೀಂದುದೇವ-ವಿರಚಿತ ಪರಮಾತ್ಮಪ್ರಕಾಶಾಸ್ಯೇ ತರ್ಯಾಂವಿಂಶತ್ತಾಧಿಕಶತದೋಹಕಸೂತ್ರೈ ಬಹಿರಂತಃ ಪರಮಾತ್ಮಸ್ವರೂಪಕಥನಮುಖ್ಯತ್ವೇನಪ್ರಥಮಪ್ರಕರಣಪಾಠನಿಕಾಸಮಾಪ್ತಾ | ಅಥಾನಂತರಂದ್ವಿಶ್ರೀಯಮಹಾಧಿಕಾರಪ್ರಾರಂಭೇ ಮೋಕ್ಷಪೋಕ್ಷಫಲವೋಕ್ಷಪರಮಾಗ್ರಸರೂಪಂ ಕಧ್ಯತೇ | ತತ್ಪ್ರಭಾವತಸ್ತಾವತ್ ‘ಸಿರಿಗುರು’ ಇತ್ಯಾದಿ ಮೋಕ್ಷಪ್ರಸರೂಪಕಥನಮುಖ್ಯತ್ವೇನದೋಹಕಸೂತ್ರಾಣಿ ದಶಕವ್ಯಾ, ಅತ ಉಧ್ವರ್ಣಂ ‘ದಂಣಣಣಾಣಿ’ ಇತ್ಯಾದ್ಯೇಕಾಧಿಸೂತ್ರೇಣ ಮೋಕ್ಷಫಲಂ, ತದನಂತರಂ ‘ಜೀವಹಂ ಮೋಕ್ಷಹಂ ಹೇಳಂ ವರುಂ’ ಇತ್ಯಾದ್ಯೇಕಾನವಿಂಶತಿ-ಸೂತ್ರಪಯ್ಯಂತಂ ನಿಶ್ಚಯವ್ಯವಹಾರ ಮೋಕ್ಷಮಾಗ್ರಸಮುಖ್ಯತಯಾ ವ್ಯಾಖ್ಯಾನಮ್ಯಾ, ಅಥಾನಂತರಮಭೇದರತ್ತತ್ಯಯಮುಖ್ಯತ್ವೇನ ‘ಜೋಭತ್ತಲು’ ಇತ್ಯಾದಿಸೂತ್ರಪಟ್ಟಕವ್ಯಾ, ಅತ ಉಧ್ವರ್ಣಂಸಮಭಾವಮುಖ್ಯತ್ವೇನ ‘ಕಮ್ಮುಪುರಕ್ತಿಲು’ ಇತ್ಯಾದಿಸೂತ್ರಾಣಿ ಚತುರ್ವಿಶಾಶ, ಅಥಾನಂತರಂಪುಣಿಪಾಪಸಮಾನಮುಖ್ಯತ್ವೇನ ‘ಬಂಧಹಂ ಮೋಕ್ಷಹಂ

ವಿಳುದೋಹಕಸೂತ್ರಗಳಿವೆ, ೧) ಅನಂತರವಿಜ್ಞಾಪನದಮುಖ್ಯತೆಯಿಂದ ‘ಭಾವಿಂ ಪಣವಿವಿ’ ಇತ್ಯಾದಿಮೂರುಸೂತ್ರಗಳಿವೆ, ೨) ಅದರನಂತರಬಹಿರಾತ್ಮ, ಅಂತರಾತ್ಮ, ಪರಮಾತ್ಮಕಾಂಭೇದಗಳಿಂದಮೂರುಪ್ರಕಾರದ ಆತ್ಮನಕಥನದಮುಖ್ಯತೆಯಿಂದ ‘ಪುಣಿಪುಣಿ ಪಣವಿವಿ’ ಇತ್ಯಾದಿಪಾದುಸೂತ್ರಗಳಿವೆ, ೩) ಅದಾದನಂತರಮುಕ್ತಿಗ್ರಾಪನಾದಪ್ರಕಟಸರೂಪಪರಮಾತ್ಮನಕಥನದಮುಖ್ಯತೆಯಿಂದ ‘ತಿಹುಯಣವಂದಿಲು’ ಇತ್ಯಾದಿಪಾದುಸೂತ್ರಗಳಿವೆ, ೪) ಅದರನಂತರದಮುಖ್ಯತೆಯಿಂದ ‘ಜೀಹಲು ಣಿಮ್ಮೆಲು’ ಇತ್ಯಾದಿಪಾದುಸೂತ್ರಗಳಿವೆ, ೫) ಅದರನಂತರದಮುಖ್ಯತೆಯಿಂದ ‘ಜೀವಹಂ ಹಾದ್ಯಾಂದಿಲು’ ಇತ್ಯಾದಿಪಾದುಸೂತ್ರಗಳಿವೆ, ೬) ಅದರನಂತರದಮುಖ್ಯತೆಯಿಂದ ‘ಜೀವಹಂ ಕಮ್ಮುಅಣಾಜಿಜಿಯ’ ಇತ್ಯಾದಿಪಾದುಸೂತ್ರಗಳಿವೆ, ೭) ಅದರನಂತರದದ್ರವ್ಯಗುಣಪಯಾರ್ಯಸ್ಯದಸ್ವರೂಪದಕಥನದಮುಖ್ಯತೆಯಿಂದ ‘ಅಪ್ನಾಜಣಿಯಲು’ ಇತ್ಯಾದಿಪಾದುಸೂತ್ರಗಳಿವೆ, ೮) ಇದಾದನಂತರದದ್ರವ್ಯಗುಣಪಯಾರ್ಯಸ್ಯದಸ್ವರೂಪದಕಥನದಮುಖ್ಯತೆಯಿಂದ ‘ಅಪ್ನಾಜಣಿಯಲು’ ಇತ್ಯಾದಿಪಾದುಸೂತ್ರಗಳಿವೆ, ೯) ಅದರನಂತರದದ್ರವ್ಯಗುಣಪಯಾರ್ಯಸ್ಯದಸ್ವರೂಪದಕಥನದಮುಖ್ಯತೆಯಿಂದ ‘ಜೀವಹಂ ಕಮ್ಮುಅಣಾಜಿಜಿಯ’ ಇತ್ಯಾದಿಪಾದುಸೂತ್ರಗಳಿವೆ, ೧೦) ಅದರನಂತರನಿಶ್ಚಯಸಮ್ಮಗ್ರಾಷಿಯರುಕಥನರೂಪದಿಂದ ‘ಅಪ್ನೇಲಪ್ನೇ’ ಇತ್ಯಾದಿಒಂಧತ್ತಸೂತ್ರಗಳಿವೆ, ೧೧) ಅದರನಂತರದಮುಖ್ಯತೆಯಿಂದ ‘ಪಚ್ಚಯರತ್ತಲು’ ಇತ್ಯಾದಿಎಂಟುಸೂತ್ರಗಳಿವೆ, ೧೨) ಅದರನಂತರದಮುಖ್ಯತೆಯಿಂದ ‘ಪಚ್ಚಯರತ್ತಲು’ ಇತ್ಯಾದಿಎಂಟುಸೂತ್ರಗಳಿವೆ.

ಹೇಳಣ ಇತ್ಯಾದಿ ಸೂತ್ರಾಣಿ ಚತುರ್ವಾರ್ತೆ, ಅತ ಉಂಡ್ರಾರ್ಮೋ ಏಕಚತ್ವಾರಿಂಶತ್ವಾರ್ತಪರ್ಯಾಂತಂ ಪ್ರಕ್ಷೇಪಕಾನ್ ವಿಹಾಯ ಶುದ್ಧೋಪಯೋಗಸ್ತರೂಪಮುಖ್ಯತ್ವಮಿತಿ ಸಮುದಾಯ ಪಾತನಿಕಾ । ತತ್ತ ಪ್ರಥಮತಃ ಏಕಚತ್ವಾರಿಂಶತ್ವಾರ್ತೇ ಸುದ್ಧಹಂ ಸಂಜಮು' ಇತ್ಯಾದಿಸೂತ್ರ - ಪಂಚಕಪರ್ಯಾಂತಂ ಶುದ್ಧೋಪಯೋಗಮುಖ್ಯತಯಾ ವ್ಯಾಖ್ಯಾನಮ್ಯಾ, ಅಥಾನಂತರಂ 'ದಾಣಂಲಬ್ಜಿ' ಇತ್ಯಾದಿಪರಂಚದಶಸೂತ್ರ - ಪರ್ಯಾಂತಂ ವೀತರಾಗಸ್ಸಂವೇದನಜ್ಞಾನಮುಖ್ಯತ್ವೇನ ವ್ಯಾಖ್ಯಾನಂ, ತದನಂತರಂ 'ಲೇಣಿಹಂ ಇಚ್ಛಿ ಮೂಢಂ' ಇತ್ಯಾದಿ ಸೂತ್ರಾಷ್ಟ್ರಕೆಪರ್ಯಾಂತಂ ಪರಿಗ್ರಹತ್ಯಾಗಮುಖ್ಯತಯಾ ವ್ಯಾಖ್ಯಾನಮ್ಯಾ, ಅತ ಉಂಡ್ರಾರ್ಮೋ 'ಚೋ ಭತ್ತಣ ರಯಣತ್ಯಹಂ' ಇತ್ಯಾದಿ ತೆಯೋದಶಸೂತ್ರಪರ್ಯಾಂತಂ ಶುದ್ಧನಯೀನ ಹೋಡಶವಣಿಕಾಸುವಣಿವತ್ತೆ ಸವೇ ಚೀವಾಃ ಕೇವಲಜ್ಞಾನಾದಿಸ್ವಭಾವಲಕ್ಷಣೇನ ಸಮಾನಾ ಇತಿಮುಖ್ಯತ್ವೇನವ್ಯಾಖ್ಯಾನಮ್ಯಾ, ಇತ್ಯೇಕೆಚತ್ವಾರಿಂಶತ್ವಾರ್ತಾಣಿಗತಾಣಿ । ಅತ ಉಂಡ್ರಾರ್ಮೋ 'ಪರು ಜಾಣಂತು ವ' ಇತ್ಯಾದಿ ಸವಾಪ್ತಿಪರ್ಯಾಂತಂ ಪ್ರಕ್ಷೇಪಕಾನ್ ವಿಹಾಯ ಸಪ್ತೋತ್ತರಶಸೂತ್ರೈಶ್ಲಾಲಿಕಾವ್ಯಾಖ್ಯಾನಮ್ಯಾ । ತತ್ತ ಸಪ್ತೋತ್ತರಶತಮಧ್ಯೇ ಅವಸಾನೇ 'ಪರಮಸಮಾಹಿ' ಇತ್ಯಾದಿ ಚತುರ್ವಾರ್ತಾಣಿ ಸೂತ್ರೇಷು ಸಪ್ತಸ್ಥಾನಿ ಭವಂತಿ । ತಸ್ಮಿನ್ ಪ್ರಥಮಸ್ಥಾನೇ ನಿರ್ವಿಕಲ್ಪ ಸಮಾಧಿಮುಖ್ಯತ್ವೇನ 'ಪರಮಸಮಾಹಿಮಹಾಸರಹಿಂ' ಇತ್ಯಾದಿ ಸೂತ್ರಷಟ್ಟಂ, ತದನಂತರಮಹಾತ್ವದಮುಖ್ಯತ್ವೇನ 'ಸಯಲವಿಯಪಹಂ' ಇತ್ಯಾದಿ ಸೂತ್ರತ್ಯಯಮ್ಯಾ, ಅಥಾನಂತರಂ ಪರಮಾತ್ಮಪ್ರಕಾಶನಾಮಮುಖ್ಯತ್ವೇನ 'ಸಯಲಹಂ ಕಮ್ಮಹಂ ದೋಸಹಂ' ಇತ್ಯಾದಿ ಸೂತ್ರತ್ಯಯಮ್ಯಾ, ಅಥ ಸಿದ್ಧಪದಮುಖ್ಯತ್ವೇನ 'ರೂಣಿಂ ಕಮ್ಮಕಲು ಕರಿವಿ' ಇತ್ಯಾದಿ ಸೂತ್ರತ್ಯಯಮ್ಯಾ, ತದನಂತರಂ ಪರಮಾತ್ಮಪ್ರಕಾಶಾರಾಧಕ ಪುರುಷಾಣಾಂ ಘಲಕಫನಮುಖ್ಯತ್ವೇನ 'ಚೀ ಪರಮಪ್ರಪರ್ಯಾಸು ಮುಣಿ'

ಭಾವನೆಯ ಮುಖ್ಯತೆಯಿಂದ 'ಕಾಲು ಲಹೇವಿಣಿ' ಇತ್ಯಾದಿ ಎಂಟು ಸೂತ್ರಗಳಿವೆ. ೧) ಅದಾದ ನಂತರ ಸಾಮಾನ್ಯ ಭೇದ ಭಾವನೆಯ ಮುಖ್ಯತೆಯಿಂದ 'ಅಪಾ ಸಂಜಮು' ಇತ್ಯಾದಿ ಮೂವತ್ತೊಂದು ಸೂತ್ರಗಳನ್ನು ಹೇಳಲಾಗಿದೆ.

ಈ ಪ್ರಕಾರ ಶ್ರೀಯೋಗಿಂದುದೇವ ವಿರಚಿತ ಪರಮಾತ್ಮಪ್ರಕಾಶಗ್ರಂಥದಲ್ಲಿ ಒಂದನೂರಾ ಇಪ್ಪತ್ತು ಮೂರು ದೋಕ ಸೂತ್ರಗಳಿಂದ ಬಹಿರಾತ್ತ, ಅಂತರಾತ್ಮ ಮತ್ತು ಪರಮಾತ್ಮನ ಸ್ಥರಾಪದ ಕಥನದ ಮುಖ್ಯತೆಯಿಂದ ಪ್ರಥಮ ಪ್ರಕರಣವು-ಪಾತನಿಕವು ಪೂರ್ಣವಾಯಿತು. ಮತ್ತು ಇದರಲ್ಲಿ ಹದಿಮೂರು ಅಂತರ ಅಧಿಕಾರಗಳಿವೆ.

### ದಿತೀಯ ಮಹಾಧಿಕಾರ (ದೋಹಾ ಸೂತ್ರಗಳು-೨೧೪)

ಇದಾದ ನಂತರ ವರಡನೆಯ ಮಹಾಧಿಕಾರದ ಪ್ರಾರಂಭದಲ್ಲಿ ಮೋಕ್ಷ, ಮೋಕ್ಷಫಲ ಮತ್ತು ಮೋಕ್ಷ ಮಾರ್ಗದ ಸ್ಥರಾಪವನ್ನು ಹೇಳಲಾಗಿದೆ. ೧) ಅದರಲ್ಲಿ ಮೋಕ್ಷ ಮೋಕ್ಷಫಲ ಮತ್ತು ಪರಮಾತ್ಮನ ಮುಖ್ಯತೆಯಿಂದ 'ಸಿರಿಗುರು' ಇತ್ಯಾದಿ ಹತ್ತು ದೋಹಾ ಸೂತ್ರಗಳಿವೆ. ೨) ಅದರ ನಂತರ 'ದಂಸಣಾಣಾಣಿ' ಈ ಒಂದು ಸೂತ್ರದಿಂದ ಮೋಕ್ಷದ ಫಲವನ್ನು ದರ್ಶಿಸಲಾಗಿದೆ. ೩) ಅದರ ನಂತರ ಜೀವಹಂ ಮೋಕ್ಷಹಂ ಹೇಳಿದೆ. ೪) ಅದರ ನಂತರ ದಂಸಣಾಣಾಣಿ ಹಂತದಲ್ಲಿ ಪರಮಾತ್ಮನ ಸ್ಥರಾಪದ ಕಥನದ ಮುಖ್ಯತೆಯಿಂದ ಪ್ರಥಮ ಸೂತ್ರಗಳವರೆಗೆ ನಿಶ್ಚಯ-ವ್ಯವಹಾರ ಮೋಕ್ಷಮಾರ್ಗದ ಮುಖ್ಯತೆಯಿಂದ ವ್ಯಾಖ್ಯಾನ ಮಾಡಲಾಗಿದೆ. ೫) ಅದರ ನಂತರ ಅಭೇದ ರಕ್ತತ್ಯಯದ ಮುಖ್ಯತೆಯಿಂದ 'ಚೋ ಭತ್ತಣಲು' ಇತ್ಯಾದಿ ಎಂಟು ಸೂತ್ರಗಳಿವೆ. ೬) ಅದರ ನಂತರ ಸಮಭಾವದ ಮುಖ್ಯತೆಯಿಂದ 'ಕಮ್ಮು ಪುರಕ್ಷಿಲು' ಇತ್ಯಾದಿ ಹದಿನಾಲ್ಕು ಸೂತ್ರಗಳಿವೆ. ೭) ಅದರ ನಂತರ ಪುಣಿ-ಪಾಪದ ಸಮಾನತೆಯ ಮುಖ್ಯತೆಯಿಂದ 'ಬಂಧಹಂ ಮೋಕ್ಷಹಂ ಹೇಳಣಣಿಣಿ' ಇತ್ಯಾದಿ ಹದಿನಾಲ್ಕು ಸೂತ್ರಗಳಿವೆ. ಅನಂತರ ಪ್ರಕ್ಷೇಪಕಗಳನ್ನು ಹೊರತು ಪಡಿಸಿ ನಲವತ್ತೊಂದು ಸೂತ್ರಗಳವರೆಗೆ ಶುದ್ಧೋಪಯೋಗದ ಸ್ಥರಾಪದ ಮುಖ್ಯತೆಯಿದೆ. ಈ ಪ್ರಕಾರ ಸಮುದಾಯ ಪಾತನಿಕಯಿದೆ. ೮) ಆ ನಲವತ್ತೊಂದು ಸೂತ್ರಗಳಲ್ಲಿ ಮೋದಲೇ 'ಸುದಹಂ ಸಂಜಮು' ಇತ್ಯಾದಿ ಇದು ಸೂತ್ರಗಳವರೆಗೆ ಶುದ್ಧೋಪಯೋಗದ ಸುದಹಂ ಸಂಜಮು ಇತ್ಯಾದಿ ಹದಿನ್ಯಾದು ಸೂತ್ರಗಳವರೆಗೆ ವೀತರಾಗಸ್ಸಂವೇದನಜ್ಞಾನದ ಮುಖ್ಯತೆಯಿಂದ ವ್ಯಾಖ್ಯಾನವಿದೆ. ೯) ಅದರ ನಂತರ 'ಲೇಣಿಹಂ ಇಚ್ಛಿ ಇ ಮೂಢಂ' ಇತ್ಯಾದಿ ವರಡು ಸೂತ್ರಗಳವರೆಗೆ ಪರಿಗ್ರಹದ ತ್ಯಾಗದ ಮುಖ್ಯತೆಯಿಂದ ವ್ಯಾಖ್ಯಾನವಿದೆ. ೧೦) ಅದಾದ ನಂತರ 'ಚೋ ಭತ್ತಣ ರಯಣತ್ಯಹಂ' ಇತ್ಯಾದಿ

ಇತ್ಯಾದಿಸೂತತ್ತಯಮ್, ಅತ ಉಧ್ವಂ ಪರಮಾತ್ಮ ಪ್ರಕಾಶಾರಥನಾಯೋಗ್ಯ ಪುರುಷಕಥನಮುಖ್ಯತ್ವೇನ ‘ಚೇಭವದುಕ್ಕಹಂ’ ಇತ್ಯಾದಿ ಸೂತತ್ತಯಮ್, ಅಥಾನಂತರಂ ಪರಮಾತ್ಮ ಪ್ರಕಾಶಾಸ್ತಪ್ರಲಕಥನಮುಖ್ಯತ್ವೇನ ತಧ್ಯವೈದ್ಯತ್ಪರಿಹಾರವುಖ್ಯತ್ವೇನ ಚ ‘ಲಕ್ಷಣಭಂದ’ ಇತ್ಯಾದಿ ಸೂತತ್ತಯಮ್ | ಇತಿಚತುರ್ವಿಂಶತಿದೋಹಸೂತ್ರಕ್ಷಣಾನೇ ಸಪ್ತಸ್ಥಳಾನಿಗತಾನಿ | ಏಂಷಧಮಪಾತನಿಕಾ ಸಮಾಪ್ತಃ | ಅಥವಾ ಪ್ರಕಾರಾಂತರೇಣ ದ್ವಿತೀಯಾ ಪಾತನಿಕಾ ಕಥ್ಯತೇ | ತದ್ವಾ-ಪ್ರಥಮತಸ್ತಾವದ್ವಹಿರಾತ್ಯಂತರಾತ್ಮಪರಮಾತ್ಮಕಥನರೂಪೇಣ ಪ್ರಕ್ಷೇಪಕಾನ್ ವಿಹಾಯ ತಯೋವಿಂಶತ್ಯಧಿಕಶತಸೂತ್ರಪಯ್ಯಂತಂ ವ್ಯಾಖ್ಯಾನಮ್ ಕ್ರಿಯತ ಇತಿಸಮುದಾಯಪಾತನಿಕಾ | ತತ್ತಾದೌ ‘ಚೇಜಾಯಾ’ ಇತ್ಯಾದಿ ಪಂಚವಿಂಶತಿ ಸೂತಪಯ್ಯಂತಂ ಶ್ರಿಧಾತ್ಮಪೀಠಿಕಾವ್ಯಾಖ್ಯಾನಮ್, ಅಥಾನಂತರಂ ‘ಚೇಹಣಣಿಮ್ಯಳು’ ಇತ್ಯಾದಿ ಚತುರ್ವಿಂಶತಿಸೂತ್ರಪಯ್ಯಂತಂ ಸಾಮಾನ್ಯ ವಿವರಣಮ್, ಅತ ಉಧ್ವಂ ‘ಅಪ್ಯಾಚೋಜಯ ಸವ್ಯಗಲು’ ಇತ್ಯಾದಿ ಶ್ರಿಚತ್ವಾರಿಂಶತೂತಪಯ್ಯಂತಂ ವಿಶೇಷವಿವರಣಮ್, ಅತ ಉಧ್ವಂ ‘ಅಪ್ಯಾಸಂಜಮು’ ಇತ್ಯಾದೇಕ್ತಿಂಶತೂತಪಯ್ಯಂತಂ ಚೂಲಿಕಾವ್ಯಾಖ್ಯಾನಮಿತಿ ಪ್ರಥಮಪಾತನಾಧಿಕಾರಃಸಮಾಪ್ತಃ | ಅಥಾನಂತರಂ ಮೋಕ್ಷಮೋಕ್ಷಫಲಮೋಕ್ಷಮಾರ್ಗಸ್ಥರೂಪಕಥನಮುಖ್ಯತ್ವೇನ ಪ್ರಕ್ಷೇಪಕಾನ್ ವಿಹಾಯ ಚತುರ್ವಿಂಶತದ್ವಯಸೂತ್ರಪಯ್ಯಂತಂ ದ್ವಿತೀಯಮಹಾಧಿಕಾರಃಪಾರಭ್ಯತ ಇತಿ ಸಮುದಾಯಪಾತನಿಕಾ | ತತ್ತಾದೌ ‘ಸಿರಿಗುರು’ ಇತ್ಯಾದಿ ಶ್ರಿಂಶತೂತಪಯ್ಯಂತಂ ಹೀರಿಕಾವ್ಯಾಖ್ಯಾನಂ, ತದನಂತರಂ ‘ಚೋಭತ್ತಲು’ ಇತ್ಯಾದಿ ಷಟ್ಪ್ರಿಂಶತೂತಪಯ್ಯಂತಂ ಸಾಮಾನ್ಯ ವಿವರಣಮ್,

ಹದಿಮೂರು ಸೂತ್ರಗಳವರೆಗೆ ಶುದ್ಧನಯದಿಂದ ಹದಿನಾರಾಣೆಯ ಸುವರ್ಣಾದ ಹಾಗೆ ಸಮಸ್ತ ಜೀವಗಳು ಕೇವಲಜ್ಞಾನಾದಿ ಲಕ್ಷಣಾದಿಂದ ಸಮಾನವಿಯೆಂಬ ಮುಖ್ಯತೆಯಿಂದ ವ್ಯಾಖ್ಯಾನವಿದೆ. ಆ ನಲವತ್ತೊಂದು ಸೂತ್ರಗಳ ಮಹಾ ಸಳಿದಲ್ಲಿ ನಾಲ್ಕು ಅಂತರ ಸಳಗಳಿವೆ. ಹೀಗೆ ನಲವತ್ತೊಂದು ಸೂತ್ರಗಳು ಸಮಾಪ್ತವಾದವು. ಅನಂತರ ‘ಪರುಜಾಣಂತುವಿ’ ಇತ್ಯಾದಿ ಸಮಾಖ್ಯಿಯವರೆಗೆ ಪ್ರಕ್ಷೇಪಕ ಸೂತ್ರಗಳನ್ನು ಬಿಟ್ಟು ಒಂದು ನೂರಾ ಏಳು ಸೂತ್ರಗಳಿಂದ ಚೂಲಿಕೆಯ ವ್ಯಾಖ್ಯಾನವಿದೆ. ಆ ಒಂದು ನೂರಾ ಏಳು ಸೂತ್ರಗಳೊಳಗೆ ಕೊನೆಯ ‘ಪರಮ ಸಮಾಪ್ತಿ’ ಇತ್ಯಾದಿ ಇಪ್ಪತ್ತನಾಲ್ಕು ಸೂತ್ರಗಳಲ್ಲಿ ಏಳು ಸಲಗಳಿವೆ. ಅವುಗಳಲ್ಲಿ ಪರಮ ಸಮಾಧಿಯ ಕಥನವಿದೆ.

೧) ಅವುಗಳಲ್ಲಿ ಪ್ರಥಮ ಸಲದಲ್ಲಿ ನಿವಿಕಲ್ಪ ಸಮಾಧಿಯ ಮುಖ್ಯತೆಯಿಂದ ‘ಪರಮಸಮಾಪ್ತಿಮಹಾಸರಹಿಂ’ ಇತ್ಯಾದಿ ಆರು ಸೂತ್ರಗಳಿವೆ. ೨) ಅನಂತರ ಅರಹಂತಪದದ ಮುಖ್ಯತೆಯಿಂದ ‘ಸಯಲವಿಯಪ್ಪವಂ ಇತ್ಯಾದಿ ಮೂರು ಸೂತ್ರಗಳಿವೆ. ೩) ಅದರ ನಂತರ ಪರಮಾತ್ಮ ಪ್ರಕಾಶ ನಾಮದ ಮುಖ್ಯತೆಯಿಂದ ‘ಸಯಲವಂ ಕಮ್ಮಹಂ ದೋಸಹಂ’ ಇತ್ಯಾದಿ ಮೂರು ಸೂತ್ರಗಳಿವೆ. ೪) ನಂತರ ಸಿದ್ಧಪದದ ಮುಖ್ಯತೆಯಿಂದ ‘ರ್ಮಾಣೇಂ ಕಮ್ಮಿಕಲುಕರಿವಿ’ ಇತ್ಯಾದಿ ಮೂರು ಸೂತ್ರಗಳಿವೆ. ೫) ಅನಂತರ ಪರಮಾತ್ಮಪ್ರಕಾಶದ ಆರಾಧಕ ಪುರುಷರ ಫಲದ ಕಥನದ ಮುಖ್ಯತೆಯಿಂದ ‘ಚೇ ಪರಮಪ್ಪ ಪಯ್ಯಾಸು ಮುಣಿ’ ಇತ್ಯಾದಿ ಮೂರು ಸೂತ್ರಗಳಿವೆ. ೬) ಅದರ ನಂತರ ಪರಮಾತ್ಮಪ್ರಕಾಶದ ಆರಾಧನೆಗೆ ಯೋಗ್ಯ ಪುರುಷರ ಕಥನದ ಮುಖ್ಯತೆಯಿಂದ ‘ಚೇಭವದುಕ್ಕಹಂ’ ಇತ್ಯಾದಿ ಮೂರು ಸೂತ್ರಗಳಿವೆ. ೭) ಅದರ ನಂತರ ಪರಮಾತ್ಮಪ್ರಕಾಶ ಶಾಸ್ತ್ರದ ಫಲದ ಕಥನದ ಮುಖ್ಯತೆಯಿಂದ ಮತ್ತು ಉದ್ದತ್ತನದ (ಗವರದ) ತ್ಯಾಗದ ಮುಖ್ಯತೆಯಿಂದ ‘ಲಕ್ಷಣಭಂದ’ ಇತ್ಯಾದಿ ಮೂರು ಸೂತ್ರಗಳಿವೆ. ಈ ಪ್ರಕಾರ ಇಪ್ಪತ್ತನಾಲ್ಕು ದೋಸಹಕ ಸೂತ್ರಗಳ ಒಂದು ಚೂಲಿಕೆಯ ಕೊನೆಯಲ್ಲಿ ಏಳು ಸಲಗಳು ಸಮಾಪ್ತವಾದವು.

ಈ ಪ್ರಕಾರ ಆ ಮಹಾಧಿಕಾರಗಳಲ್ಲಿ ಅಂತರ ಸ್ಲಾಗಳು ಅನೇಕವಿವೆ. ಹೀಗೆ ಮೌದಲನೆಯ ಪಾತನಿಕೆಯು ಸಮಾಪ್ತವಾಯಿತು. ಹೀಗೆ ಪರಿಪಾಟಿಯ ಒಂದು ಕ್ರಮ ಹೇಳಿದೆ ಅಧಿವಾ ಬೇರೆ ಪ್ರಕಾರದಿಂದ ಎರಡನೆಯ ಪಾತನಿಕೆ ಹೇಳಲಾಗುತ್ತದೆ. ಅದು ಹೀಗಿದೆ-ಮೌದಲನೆಯ ಅಧಿಕಾರದಲ್ಲಿ ಮೌದಲಂತೂ ಪ್ರಕ್ಷೇಪಕ ಸೂತ್ರಗಳನ್ನು ಮೌರತುಪಡಿಸಿ ಬಹಿರಾತ್ತ, ಅಂತರಾತ್ತ ಮತ್ತು ಪರಮಾತ್ಮನ ಕಥನರೂಪದಿಂದ ಒಂದು ನೂರಾ ಇಪ್ಪತ್ತು ಮೂರು ಸೂತ್ರಗಳವರೆಗೆ

ಅಥಾನಂತರಂ ‘ಸುದ್ಧಹಂ ಸಂಜಮು’ ಇತ್ಯಾದ್ಯೇ ಒಂದು ಚತುರ್ವಾರ್ಣಿಶತ್ವಾತ್ಪರ್ಯಂ ವಿಶೇಷವಿವರಣಂ, ತದನಂತರಂ ಪ್ರಕ್ಷೇಪಕಾನ್ ವಿಹಾಯ ಸಪ್ತೋತ್ತರಶತ- ಪರ್ಯಂತಮಭೇದರತ್ತತಯಮುಖ್ಯತಯಾಚೊಲಕಾವ್ಯಾಖ್ಯಾನಂ, ಇತಿ ದ್ವಿತೀಯಪಾಠನಿಕಾ ಛಾತವ್ಯಾ ॥

ಇದಾನಿಂ ಪ್ರಧಾನಪಾಠನಿಕಾಭಿಪ್ರಾಯೇಣ ವ್ಯಾಖ್ಯಾನೇ ಕ್ರಿಯಮಾಣೇ ಗ್ರಂಥಕಾರೋ ಗ್ರಂಥಸ್ಯಾದೌ ಮಂಗಲಾಧರ್ಮಾಷ್ಟದೇವತಾನಮಸ್ತಾರಂ ಕುವಾಣಃ ಸನ್ ದೋಹಕಸೂತ್ರಮೇಕಂ ಪ್ರತಿಪಾದಯತಿ-

**ಜೇ ಜಾಯಾ ರುಣಾಣಗ್ರಿಯಬ ಕರ್ಮ-ಕಲಂಕ ಡಹೇವಿ ।**

**ಣಿಷ್ಟ-ಣಿರಂಜಣ-ಣಾಣ-ಮಯ ತೇ ಪರಮಪ್ರಾಣವೇವಿ ॥೧॥**

ಯೇ ಜಾತಾ ಧ್ಯಾನಾಗ್ನಿನಾ ಕರ್ಮ-ಕಲಂಕಾನ್ ದಗ್ಂಘ ।

ನಿತ್ಯನಿರಂಜನಭಾನಮಯಾಸ್ತಾನ್ ಪರಮಾತ್ಮನಃ ನತ್ವಾ ॥೧॥

ವ್ಯಾಖ್ಯಾನ ಮಾಡಲಾಗಿದೆ. ಹೀಗೆ ಸಮುದಾಯ ಪಾಠನಿಕೆಯಿದೆ. ೧) ಅದರಲ್ಲಿ ‘ಜೇ ಜಾಯಾ’ ಇತ್ಯಾದಿ ಇಪ್ಪತ್ತೇದು ಸೂತ್ರಗಳವರೆಗೆ ಮೂರು ಪ್ರಕಾರದ ಆತ್ಮನ ಕಥನದ ಪೀಠಿಕಾ ವ್ಯಾಖ್ಯಾನವಿದೆ. ೨) ಅದರ ನಂತರ ‘ಜೇಹಣು ಣಾಮ್ಮಲು’ ಇತ್ಯಾದಿ ಇಪ್ಪತ್ತನಾಲ್ಕು ಸೂತ್ರಗಳವರೆಗೆ ಶಾಮಾನ್ಯ ವಿವರಣೆಯಿದೆ. ೩) ಅದರ ನಂತರ ‘ಅಪ್ರಾ ಸಂಜಮು’ ಇತ್ಯಾದಿ ಮೂವತ್ತೊಂದು ಸೂತ್ರಗಳವರೆಗೆ ಚೊಲಿಕಾ ವ್ಯಾಖ್ಯಾನವಿದೆ. ಹೀಗೆ ಅಂತರ ಅಧಿಕಾರ ಸಹಿತ ಮೊದಲನೆಯ ಮಹಾಧಿಕಾರವು ಸಮಾಪ್ತವಾಯಿತು. ಅನಂತರ ಪ್ರಕ್ಷೇಪಕ ಸೂತ್ರಗಳನ್ನು ಹೊರತುಪಡಿಸಿ ಮೋಕ್ಷ, ಮೋಕ್ಷಫಲ ಮತ್ತು ಮೋಕ್ಷಮಾರ್ಗದ ಸ್ಥರೂಪದ ಕಥನದ ಮುಖ್ಯತೆಯಿಂದ ಇನ್ನೂರಾ ಹದಿನಾಲ್ಕು ಸೂತ್ರಗಳವರೆಗೆ ಎರಡನೆಯ ಮಹಾಧಿಕಾರವನ್ನು ಹೇಳಲಾಗಿದೆ. ಹೀಗೆ ಸಮುದಾಯ ಪಾಠನಿಕೆಯಿದೆ. ೪) ಅದರಲ್ಲಿ ‘ಸಿರಿಗುರು’ ಇತ್ಯಾದಿ ಮೂವತ್ತು ಸೂತ್ರಗಳವರೆಗೆ ಪೀಠಿಕಾ ವ್ಯಾಖ್ಯಾನವಿದೆ. ೫) ಅದರ ನಂತರ ‘ಜೋ ಭೃತಲು’ ಇತ್ಯಾದಿ ಮೂವತ್ತಾರು ಸೂತ್ರಗಳವರೆಗೆ ಶಾಮಾನ್ಯ ವರ್ಣನೆಯಿದೆ. ೬) ಅದಾದ ನಂತರ ‘ಸುದ್ಧಹಂ ಸಂಜಮು’ ಇತ್ಯಾದಿ ನುವರ್ತನೆಯಿಂದ ಸೂತ್ರಗಳವರೆಗೆ ವಿಶೇಷ ವರ್ಣನೆಯಿದೆ. ೭) ಅನಂತರ ಪ್ರಕ್ಷೇಪಕ ಸೂತ್ರಗಳನ್ನು ಹೊರತುಪಡಿಸಿ ಒಂದು ನೂರಾ ಏಳು ಸೂತ್ರಗಳವರೆಗೆ ಅಭೇದರತ್ತತಯದ ಮುಖ್ಯತೆಯಿಂದ ಚೊಲಿಕಾ ವ್ಯಾಖ್ಯಾನವಿದೆ. ಈ ಪ್ರಕಾರ ಎರಡನೆಯ ಪಾಠನಿಕೆಯನ್ನು ತಿಳಿಯುವುದು.

### ಮೊದಲನೆಯ ಮಹಾಧಿಕಾರ

ಈಗ ಮೊದಲನೆಯ ಪಾಠನಿಕೆಯಲ್ಲಿ ಅಭಿಪ್ರಾಯದ ಪ್ರಕಾರ ವ್ಯಾಖ್ಯಾನ ಮಾಡಲಾಗುತ್ತದೆ. ಗ್ರಂಥಕಾರರಾದ ಶ್ರೀ ಯೋಗೀಂದುದೇವರು ಗ್ರಂಥದ ಪ್ರಾರಂಭದಲ್ಲಿ ಮಂಗಲದ ಸಲುವಾಗಿ ಇಪ್ಪತ್ತದೇವನಿಗೆ (ಶ್ರೀ ಸಿದ್ಧಪರಮಾತ್ಮನಿಗೆ) ನಮಸ್ತಾರ ಮಾಡುತ್ತ ಒಂದು ದೋಹಾ ಸೂತ್ರವನ್ನು ಹೇಳುತ್ತಾರೆ.

### ಗಾಢೆ - ೧

**ಅನ್ವಯಾಧರ್ಮ :- [ಜೇ] ಯಾವ ಮಹಾತ್ಮರು [ರುಣಾಣಗ್ರಿಯಬ] ಧ್ಯಾನರೂಪದ ಅಗ್ನಿಯಿಂದ [ಕರ್ಮ-ಕಲಂಕ ಡಹೇವಿ] ಕರ್ಮಮಲರೂಪದ ಕಲಂಕವನ್ನು ಭಸ್ತಮಾಡಿ [ಣಿಷ್ಟ-ಣಿರಂಜಣ-ಣಾಣಮಯ**

**ಅತ್ಯಧಿಕ ಧ್ಯಾನಾಗ್ನಿಯಿಂದ ಕರ್ಮ-ಕಲಂಕವನು ಭಸ್ತಮಾಡಿ ।**

**ನಿತ್ಯನಿರಂಜನಭಾನಮಯನಾದ ಪರಮಾತ್ಮನಿಗೆ ನಮಿಸಿ ॥೧॥**

ಜೀ ಜಾಯಾ ಯೇ ಕೇಳನ ಕರ್ತಾರೋ ಮಹಾತ್ಮಾ ನೋ ಜಾತಾ ಉತ್ಸಾಃ । ಕೇನ ಕಾರಣಭೂತೀನ । ರೂಣಾಗ್ರಿ ಯವ ಧ್ಯಾನಾಗ್ರಿನಾ । ಕ್ಷಿಂ ಕೃತ್ಯಾ ಪೂರ್ವವರ್ಮೋ । ಕರ್ಮ ಕಲಂಕ ದಹೇವಿ ಕರ್ಮ ಕಲಂಕಮಲಾನ್ ದಗ್ಂ ಹಿಂಬಿಂಬಿತ್ಯಾ । ಕಥಂಭೂತಾಃ ಜಾತಾಃ । ಶಿಂಭ್ರಿಂರಂಜಣಣಾಣಮಯ ನಿತ್ಯ ನಿರಂಜನಭ್ರಾನಮಯಾಃ ತೇ ಪರಮಪ್ರಾಣವೇವಿ ತಾನ್ವರಮಾತ್ಮ ನಃ ಕರ್ಮ ತಾಪನಾನ್ವತ್ಪಾ ಪ್ರಣಮ್ಯೇತಿತಾತ್ಪರ್ಯಾಧರ್ವಾಂಧ್ಯಾನಂ ಸಮುದಾಯ ಕಥನಂ ಸಂಪಿಂಡಿತಾಧರ್ವಾನಿರೂಪಣಮುಖೋದಾಘಾತಃ ಸಂಗ್ರಹವಾಕ್ಯಂ ವಾತೀಕಮಿತಿಯಾವತ್ । ಇತೋ ವಿಶೇಷಃ । ತದ್ವಧಾ-ಯೇ ಜಾತಾ ಉತ್ಸಾಃ ಮೇಘಪಟಲವಿನಿಗ್ರತದಿನಕರ ಕರಣಪ್ರಭಾವತ್ಪ್ರಮಾಪಟಲವಿಫುಟನ- ಸಮಯೇ ಸಕಲವಿಮುಲಕೇವಲಭ್ರಾನಾನಂತರಕುಪ್ರಯೈಪ್ರಕ್ರಿರೂಪೇಣ ಲೋಕಾಲೋಕಪ್ರಕಾಶನಸಮಧ್ಯೇನ ಸರ್ವಪ್ರಕಾರೋ-ಪಾದೇಯಭೂತೀನ ಕಾರ್ಯಸಮಯಸಾರರೂಪವರಿಣತಾಃ । ಕಯಾ ನಯವಿವಕ್ಷಯಾ ಜಾತಾಃ ಸಿದ್ಧಪರ್ಯಾಯ-ಪರಿಣತಿವ್ಯಕ್ತರೂಪತಯಾ ಧಾತುಪಾಣಾಣೇ ಸುವರ್ಣಪರಯಾಯಪರಿಣತಿವ್ಯಕ್ತವತ್ । ತಥಾ ಚೋಕ್ತಂ ಪಂಚಾಸ್ತಿಕಾಯೇಪರ್ಯಾಯಾಧಿಕಸನಯೇನ ‘ಅಭೂದಪ್ರವೈಂದ್ರಿ ಹವದಿ ಸಿದ್ಧೋ’ ದ್ವಾರ್ಥಿಕಸನಯೇನ ಪ್ರಾಣಃ ಶಕ್ತಪ್ರೇಕ್ಷಯಾ ಪೂರ್ವಮೇವ ಶುದ್ಧಬುದ್ಧೈ ಕಸ್ಯಭಾವಸ್ತಿಷ್ವತಿ ಧಾತುಪಾಣಾಣೇ ಸುವರ್ಣಶಕ್ತವತ್ । ತಥಾ ಚೋಕ್ತಂ ದ್ವಾರ್ಥಸಂಗಹೇಶುದ್ಧದ್ವಾರ್ಥಿಕಸನಯೇನ ‘ಸಹ್ಯೇ ಸುದಾಹು ಸುದಾನಯಾ’ ಸರ್ವೋಜೀವಾಃ ಶುದ್ಧಬುದ್ಧೈ ಕಸ್ಯಭಾವಾಃ । ಕೇನಜಾತಾಃ । ಧ್ಯಾನಾಗ್ರಿನಾ ಕರಣಭೂತೀನ ಧ್ಯಾನಶಬ್ದೀನ ಆಗಮಾಪೇಕ್ಷಯಾ ಏತರಾಗನಿವಿಕಲ್ಪಶುಕ್ಳಧ್ಯಾನಮ್ಯ, ಅಧ್ಯಾತ್ಮಪೇಕ್ಷಯಾ ಏತರಾಗನಿವಿಕಲ್ಪರೂಪಾತ್ಮಧ್ಯಾನಮ್ಯ । ತಥಾ ಚೋಕ್ತಮಾ-‘ಪದಸ್ಥಂ ಮಂತ್ರವಾಕ್ಯಸ್ಥಂ

**ಜಾಯಾ]** ನಿತ್ಯ, ನಿರಂಜನ ಮತ್ತು ಭ್ರಾನಮಯರಾದರು [ತೇ ಪರಮಪ್ರಾಣ] ಆ ಪರಮಾತ್ಮರುಗಳಿಗೆ [ಣವೇವಿ] ನಮಸ್ಕಾರ ಮಾಡಿ ಪರಮಾತ್ಮಪ್ರಕಾಶಹೇಳುತ್ತೇನೆ.

**ಭಾವಾಧರ್ವಃ** :- ಯಾವ ಪ್ರಕಾರ ಮೇಘಪಟಲದಿಂದ ಬಿಡುಗಡೆಗೊಂಡ ಸೂರ್ಯನ ಕರಣಗಳ ಪ್ರಭಯು ಪ್ರಬಲವಾಗುತ್ತದೆ ಅದೇ ಪ್ರಕಾರ ಕರ್ಮರೂಪ ಮೇಘ ಸಮೂಹದ ವಿಲಯವಾದ ಮೇಲೆ ಸಕಲ ವಿಮಲಕೇವಲಭ್ರಾನಾದಿ ಅನಂತ ಕರ್ತವ್ಯರೂಪದ ಶಕ್ತಿರೂಪ, ಲೋಕಾಲೋಕವನ್ನಪ್ರಕಾಶಿಸಲು ಸಮಧರ್ವ, ಎಲ್ಲಪ್ರಕಾರದಿಂದ ಉಪಾದೇಯಭೂತ ಕಾರ್ಯಸಮಯಸಾರರೂಪ ಪರಿಣಾಮಿಸಿದ್ದಾನೆ. ನಯವಿವಕ್ಷಯಾಂದ ಅವರು ಕಾರ್ಯಸಮಯಸಾರರೂಪದ ಸಿದ್ಧಪರಮಾತ್ಮರಾಗಿದ್ದಾರೆ. ಹೇಗೆ ಧಾತುಪಾಣಾದಿಂದ ಸುವರ್ಣಪರಯಾಯರೂಪದ ಪರಿಣತಿಯು ಪ್ರಕಟರೂಪದಿಂದ ಆಗಿದೆ ಹಾಗೆ ಅವರು ಸಿದ್ಧಪರಯಾಯರೂಪದ ಪರಿಣತಿಯಾಂದ ಪ್ರಕಟರಾಗಿದ್ದಾರೆ. ಶ್ರೀಪಂಚಾಸ್ತಿಕಾಯದಲ್ಲಿ ಹೇಳುವದೇನೇಂದರೆ, ಪರಮಾಯಾಧಿಕಸನಯದಿಂದ ‘ಅಭೂದಪ್ರವೈಂದ್ರಿಹವದಿ ಸಿದ್ಧೋ’ ಎಂದರೆ ಮೊದಲೆಂದೂ ಸಿದ್ಧಪರಯಾಯ ಪಡೆದಿರಲಿಲ್ಲ ಅದು ಕರ್ಮಕಲಂಕದ ವಿನಾಶದಿಂದ ಪಡೆದಿದೆ. ಇದುಪರಯಾಯಾಧಿಕಸನಯದೊಷ್ಣಿಯಾಗಿ ನಿರ್ಣಯಿಸಿದ್ದ ಕಥನವಿದೆ ಮತ್ತು ದ್ವಾರ್ಥಿಕಸನಯದ ಶಕ್ತಿಯ ಅಪೇಕ್ಷೆಯಾಂದ ಈ ಜೀವನು ಯಾವಾಗಲೂ ಶುದ್ಧಬುದ್ಧಭ್ರಾನಸ್ಯಭಾವದಿಂದಿದ್ದಾನೆ. ದ್ವಾರ್ಥಸಂಗ್ರಹದಂತಹ ನೇ ಗಾಢೆಯಲ್ಲಿ ‘ಸಹ್ಯೇ ಸುದಾಹು ಸುದಾನಯಾ’ ಎಂದು ಹೇಳಿದ ಎಂದರೆ ಶುದ್ಧದ್ವಾರ್ಥಿಕಸನಯದಿಂದ (ಶುದ್ಧನಯದಿಂದ) ಸಮಸ್ಯಸಂಸಾರಿಜೀವರುಗಳು ಶುದ್ಧಬುದ್ಧಾರ್ಥಕ್ಕಾವಾಗಿದ್ದಾರೆ.

ಅವರು ಕರಣರೂಪಧ್ಯಾನಾಗ್ರಿಯಾಂದ ಕಾರ್ಯಸಮಯಸಾರರೂಪದ ಸಿದ್ಧಪರಮಾತ್ಮರಾಗಿದ್ದಾರೆ. ಆ ಧ್ಯಾನವು ಆಗಮದ ಅಪೇಕ್ಷೆಯಾಂದ ಏತರಾಗನಿವಿಕಲ್ಪಶುಕ್ಳಧ್ಯಾನವಿದೆ ಮತ್ತು ಅಧ್ಯಾತ್ಮದ ಅಪೇಕ್ಷೆಯಾಂದ ಏತರಾಗನಿವಿಕಲ್ಪರೂಪಾತ್ಮಿತ ಧ್ಯಾನವಿದೆಯಂದು ತಿಳಿಯಬೇಕು. ದ್ವಾರ್ಥಸಂಗ್ರಹದಲ್ಲಿ ಧ್ಯಾನದ ವರಣನೆ ಹೀಗೆ ಮಾಡುತ್ತಾರೆ. ಮಂತ್ರವಾಕ್ಯಗಳಲ್ಲಿ ಸಿಂಹವಿರುವುದು ಅದು ‘ಪದಸ್ಥ’ ಧ್ಯಾನವಿದೆ, ತನ್ನ ಅತ್ಯನ್ತ ಚಿಂತನವು ಅದು ‘ಪಿಂಡಸ್ಥ’ ಧ್ಯಾನವಿದೆ, ಸರ್ವಚಿದೂಪದ ಚಿಂತನವು ಅದು ‘ರೂಪಸ್ಥ’ ಧ್ಯಾನವಿದೆ ಮತ್ತು ನಿರಂಜನ ಧ್ಯಾನವು ಅದು ‘ರೂಪಾತೀತ’ ಧ್ಯಾನವಿದೆ. ಆ ಧ್ಯಾನವು ವಸ್ತುವೃತ್ತಿಯಾಂದ ಶುದ್ಧಾತ್ಮನಸಮ್ಮಾಕ್ಷಾ ಅನುಷ್ಠಾನರೂಪ ಅಭೇದರತ್ನತಯಾತ್ಮಕನಿವಿಕಲ್ಪಸಮಾಧಿಯಾಂದ ಸಮುತ್ಪನ್ನವಿತರಾಗಪರಮಾನಂದಮಯವಾದಸಮರಸಿಂಭಾವಸುಖಿರಸದ ಆಸ್ಥಾದರೂಪವಿದೆಯಂದು ತಿಳಿಯಬೇಕು.

ಪಿಂಡಸ್ಥಂ ಸಾತ್ತೆ ಚಿಂತನಮ್ | ರೂಪಸ್ಥಂ ಸವರ್ಚಿದ್ರೂಪಂ ರೂಪಾತೀತಂ ನಿರಂಜನಮ್ ||' ತಚ್ಚಧಾನಂ ವಸ್ತುವ್ಯತ್ವಾ ಶುದ್ಧಾತ್ಮೇ ಸಮ್ಮೋಶ್ಚಾನಾನುಷ್ಣಾನರೂಪಾಭೇದರತ್ತ ತ್ರಯಾತ್ಮಕ ನಿರ್ವಿಕಲ್ಪ ಸಮಾಧಿಸಮುತ್ಪಾದ್ವ ವೀತರಾಗ ಪರಮಾನಂದಸಮರಸಿಭಾವಸುಖಿರಂಸಾಸ್ವಾದರೂಪಮಿತಿ ಜ್ಞಾತವ್ಯಮ್ | ಕಿಂಕೃತಾಜಾತಾಃ | ಕರ್ಮಾಮಲಕಲಂಕಾನ್ ದಗ್ಂ ಕರ್ಮಾಮಲಶಬ್ದೇನ ದ್ರವ್ಯಕರ್ಮಾಭಾವಕರ್ಮಾಜಿ ಗೃಹ್ಯಂತೇ | ಪ್ರದ್ಗಳಿಂದರೂಪಾಣಿ ಜ್ಞಾನಾವರಣಾದೀನ್ಯಂ ಷಷ್ಟಿದ್ರವ್ಯಕರ್ಮಾಜಿ, ರಾಗಾದಿಸಂಕಲ್ಪವಿಕಲ್ಪರೂಪಾಣಿ ಪ್ರನಭಾವಕರ್ಮಾಜಿ | ದ್ರವ್ಯಕರ್ಮಾದಹನಮನುಪಚರಿತಾಸದ್ವಾತವ್ಯವಹಾರನಯೇನ, ಭಾವಕರ್ಮಾದಹನಂ ಪ್ರನರಶುದ್ಧನಿಶ್ಚಯೇನ ಶುದ್ಧನಿಶ್ಚಯೇನ ಬಂಧಮೋಕ್ಷಂ ನ ಸ್ತಃ | ಇತ್ತಂಭೂತಕರ್ಮಾಮಲಕಲಂಕಾನ್ ದಗ್ಂ ಕೆಂಭೂತಾಜಾತಾಃ | ನಿತ್ಯನಿರಂಜನಷ್ಣಾನವಯಾಃ | ಕ್ಷಣಿಕೈಕಾಂತವಾದಿಸೌಗತ-ಮತಾನುಸಾರಿತಿಷ್ಯಂ ಪ್ರತಿ ದ್ರವ್ಯಾಧಿಕನಯೇನ ನಿತ್ಯಂಟಂಕೋತ್ತಿಂಜಾಜ್ಞಾಯಕೈ ಕಸ್ತಭಾವಪರಮಾತ್ಮದ್ರವ್ಯವಸ್ಥಾಪನಾಧರ್ಷಂ ನಿತ್ಯವಿಶೇಷಣಂ ಕೃತಮ್ | ಅಥ ಕಲ್ಪತೇಗತೇಜಗತ್ ಶೂನ್ಯಂಭವತಿಪಶ್ಚಾತ್ಮಾವೇಜಗತ್ತರಣಾವಿಷಯೀ ಚಿಂತಾಭವತಿ ತದನಂತರಂ ಮುಕ್ತಿಗತಾನಂ ಜೀವಾನಾಂ ಕರ್ಮಾಂಜನಸಂಯೋಗಂ ಕೃತಾಂ ಸಂಸಾರೇ ಪತನಂ ಕರೋತೀತಿ ಸ್ಯೇಯಾಯಿಕಾ ವದಂತಿ, ತನ್ನತಾನುಸಾರಿತಿಷ್ಯಂ ಪ್ರತಿ ಭಾವಕರ್ಮಾದ್ರವ್ಯಕರ್ಮಾನೋಕರ್ಮಾಂಜನ ನಿಷೇಧಾಧರ್ಷಂ ಮುಕ್ತಜೀವಾನಾಂ ನಿರಂಜನವಿಶೇಷಣಂ ಕೃತಮ್ | ಮುಕ್ತಾತ್ಮನಾಂ ಸುಪ್ರಾವಸ್ಥಾವದ್ವಿಷ್ಟೇಯ ವಿಷಯೀ ಪರಿಷ್ಣಾನಂ ನಾಸ್ತಿತಿ ಸಾಂಖ್ಯಾ ವದಂತಿ, ತನ್ನತಾನುಸಾರಿತಿಷ್ಯಂ ಪ್ರತಿ ಜಗತ್ತಯಕಾಲತ್ತಯವತ್ತಿರ್ ಸರ್ವಪದಾಧರ್ಷಯುಗಪತ್ವರಿಷ್ಟಿರೂಪ-ಕೇವಲಜ್ಞಾನಸ್ಥಾಪನಾಧರ್ಷಂ ಜ್ಞಾನಮಯವಿಶೇಷಣಂ ಕೃತಮ್ತಿ | ತಾನಿತ್ತಂಭೂತಾನ್ ಪರಮಾತ್ಮನೋ ನತ್ವಾಪ್ರಣಾಮ್ಯ ನಮಸ್ಕರ್ತೇತಿಕ್ರಿಯಾಕಾರಸಂಬಂಧಃ | ಅತ್ಯಂತ್ಯಾತ್ಮಿತಿ ಶಬ್ದರೂಪೋ ವಾಚನಿಕೋ ದ್ರವ್ಯನಮಸ್ತಾರೋ ಗ್ರಹ್ಯಃ ಅಸದ್ವಾತ್

ಅವರು ಕರ್ಮಾಮಲರೂಪದ ಕಲಂಕವನ್ನ ಸುಂಟುಹಾಕಿ ಕಾರ್ಯ ಸಮಯಸಾರರೂಪದ ಸಿದ್ಧ ಪರಮಾತ್ಮಾಗಿದ್ದಾರೆ. ಇಲ್ಲಿ 'ಕರ್ಮಾಕಲಂಕ' ಶಬ್ದದಿಂದ ದ್ರವ್ಯಕರ್ಮಾ ಮತ್ತು ಭಾವಕರ್ಮಾಗಳಿಂದು ತಿಳಿಯಬೇಕು. ಜ್ಞಾನಾವರಣಾಮೇದಲಾದ ಪ್ರದ್ಗಳಿಂದರೂಪದ ಎಂಟು ದ್ರವ್ಯಕರ್ಮಾಗಳಿವೆ ಮತ್ತು ರಾಗಮೇದಲಾದ ಸಂಕಲ್ಪವಿಕಲ್ಪ ರೂಪದ ಭಾವಕರ್ಮಾಗಳಿವೆ. ದ್ರವ್ಯಕರ್ಮಾಗಳ ದಹನವು ಅನುಪಚರಿತ ಅಸದ್ವಾತವ್ಯವಹಾರನಯದಿಂದಿದೆ ಮತ್ತು ಭಾವಕರ್ಮಾಗಳ ದಹನವು ಅಶುದ್ಧನಿಶ್ಚಯಾಗಿದಿದೆ, ಶುದ್ಧನಿಶ್ಚಯಾಗಿದಿದೆ ಬಂಧ ಮೋಕ್ಷಗಳಿಲ್ಲ.

ಇಂಥ ಕರ್ಮಾರೂಪದ ಕಲಂಕವನ್ನ ಸುಂಟುಹಾಕಿ ಅವರು ನಿತ್ಯನಿರಂಜನಜ್ಞಾನಮಯರಾಗಿದ್ದಾರೆ. ೧) ಕ್ಷಣಿಕ ಏಕಾಂತವಾದಿ ಸೌಗತ (ಬೊಳ್ಳ) ಮತವನ್ನ ಅನುಸರಿಸುವಂಥ ಶಿಷ್ಯನ ಕುರಿತು ದ್ರವ್ಯಾಧಿಕನಯದಿಂದ ನಿತ್ಯಂಟಂಕೋತ್ತಿಂಜಾಜ್ಞಾಯ ಒಂದು ಜ್ಞಾನಕ ಸ್ಥಾಪಿತವಿರುವಂಥ ಪರಮಾತ್ಮದ್ರವ್ಯವಿದೆಯೆಂದು ಸ್ಥಾಪಿಸುವ ಸಲುವಾಗಿ 'ನಿತ್ಯ' ವಿಶೇಷಣವನ್ನ ಕೊಡಲಾಗಿದೆ. ೨) ಕಲ್ಪಕಾಲವು ಕಳೆದನಂತರ ಜಗತ್ತು ಶೂನ್ಯವಾಗುತ್ತದೆ, ಆಗ ಸದಾತಿವನಿಗೆ ಜಗತ್ತು ರಚಿಸುವ ಚಿಂತಯಾಗುತ್ತದೆ. ಆಗ ಅವನು ಮೋಕ್ಷಪ್ರಾಪ್ತರಾದ ಜೀವರುಗಳಿಗೆ ಕರ್ಮಾರೂಪದ ಅಂಜನದ ಸಂಯೋಗ ಮಾಡಿ ಸಂಸಾರದಲ್ಲಿ ತಳ್ಳುತ್ತಾನೆಂದು ಸ್ಯೇಯಾಯಿಕರು ಹೇಳುತ್ತಾರೆ. ಅವರ ಮತವನ್ನ ಅನುಸರಿಸುವಂಥ ಶಿಷ್ಯನ ಕುರಿತು ಭಾವಕರ್ಮಾ, ದ್ರವ್ಯಕರ್ಮಾ ಮತ್ತು ನೋಕರ್ಮಾರೂಪದ ಅಂಜನದ ನಿಷೇಧ ಮಾಡುವ ಸಲುವಾಗಿ ಮುಕ್ತಜೀವರುಗಳಿಗೆ 'ನಿರಂಜನ'ವೆಂಬ ವಿಶೇಷಣವನ್ನ ಕೊಡಲಾಗಿದೆ. ೩) ಯಾವಪ್ರಕಾರ ಸುಪ್ರಾವಸ್ಥೀಯಲ್ಲಿ ಪುರುಷನಿಗೆ ಬಾಹ್ಯಜ್ಞೀಯವಿಷಯದ ಜ್ಞಾನವಾಗುವುದಿಲ್ಲ ಅದೇ ಪ್ರಕಾರ ಮುಕ್ತಾತ್ಮರುಗಳಿಗೆ ಬಾಹ್ಯಜ್ಞೀಯವಿಷಯದ ಜ್ಞಾನವಾಗುವುದಿಲ್ಲವೆಂದು ಸಾಂಖ್ಯರು ಹೇಳುತ್ತಾರೆ ಅವರ ಮತವನ್ನ ಅನುಸರಿಸುವಂಥ ಶಿಷ್ಯನ ಕುರಿತು ಮೂರುಲೋಕದ ತ್ರಿಕಾಲವತ್ತಿರ್ ಸಮಸ್ತ ಪದಾಧರ್ಷಗಳ ಯುಗಪತ್ರ ಪರಿಷ್ಟಿರೂಪ ಕೇವಲಜ್ಞಾನವಿದೆಯೆಂದು ಸ್ಥಾಪಿಸುವ ಸಲುವಾಗಿ 'ಜ್ಞಾನಮಯ'ವೆಂಬ ವಿಶೇಷಣವನ್ನ ಕೊಡಲಾಗಿದೆ - ಇಂಥ ಆ ಪರಮಾತ್ಮನಿಗೆ

ವ್ಯಾಪಹಾರನಯೇನ ಜ್ಞಾತವ್ಯಃ, ಕೇವಲ ಜ್ಞಾನಾದ್ವಾನಂತಗುಣಸ್ತರಣರೂಪೋ ಭಾವನಮಸ್ತಾರಃ ಪ್ರನರಶುದ್ಧಿನಿಷ್ಟ್ಯಾಯನಯೇನೇತಿ ಶುದ್ಧನಿಷ್ಟ್ಯಾಯನಯೇನ ವಂದ್ಯ ವಂದಕಭಾವೋ ನಾಸ್ತಿತಿ | ಏಂ ಪದಶಿಂಡನಾರೂಪೇಣ ಶಬ್ದಾರ್ಥಃ ಕಢಿತಃ, ನಯವಿಭಾಗಕಢನರೂಪೇಣ ನಯಾರ್ಥೋಽಪಿಭಣಿತಃ, ಚೌದ್ಧಾದಿಮತಸ್ವರೂಪಕಢನಪ್ರಸ್ತಾಪೇ ಮತಾರ್ಥೋಽಪಿ ನಿರೂಪಿತಃ ಏವಂಗುಣ ವಿಶಿಷ್ಟಾಃ ಸಿದ್ಧಾಂತಾಃ ಸಂತೀತಾಗಮಾರ್ಥಃ ಪ್ರಸಿದ್ಧಃ | ಅತ, ನಿತ್ಯ ನಿರಂಜನ ಜ್ಞಾನಮಯರೂಪಂ ಪರಮಾತ್ಮದ್ವಾಯುಪಾದೇಯಮಿತಿ ಭಾವಾರ್ಥಃ | ಅನೇನ ಪ್ರಕಾರೇಣ ಶಬ್ದನಯಮತಾಗಮಭಾವಾರ್ಥೋಽವ್ಯಾಖ್ಯಾನಕಾಲೇ ಯಥಾಸಂಭವಂ ಸರ್ವತ್ತ ಜ್ಞಾತವ್ಯ ಇತಿ ॥೧॥

ಅಥ ಸಂಸಾರಸಮುದ್ರೋತ್ತರಷ್ಟೋಪಾಯಭೂತಂ ವೀತರಾಗನಿರ್ವಿಕಲ್ಪಸಮಾಧಿಪ್ರೋತಂ ಸಮಾರುಹ್ಯಯೇ ಶಿವಮಯನಿರುಪಮಜ್ಞಾನಮಯಾ ಭವಿಷ್ಯಂತ್ಯಗ್ರೀ ತಾನಹಂ ನಮಸ್ತರೋಮೀತ್ಯಭಿಪ್ರಾಯಂ ಮನಸಿಧೃತಾಂಗ್ರಂಥಕಾರಃ ಸೂತ್ರಮಾಹ, ಇತ್ಯನೇನ ಕ್ರಮೇಣ ಪಾತನಿಕಾಸ್ವರೂಪಂ ಸರ್ವತ್ತ ಜ್ಞಾತವ್ಯಮ್ರೋ-

**ತೇ ವಂದಳಿ ಸಿರಿ-ಸಿದ್ಧಾ-ಗಣ ಹೋಸಹಿ ಜೇ ಏ ಅಣಿಂತे ।**

**ಸಿವಮಯ-ಣಿರುಪಮ-ಣಾಣಮಯ ಪರಮ-ಸಮಾಹಿ ಭಜಂತे ॥೨॥**

**ತಾನ ವಂದೇ ಶ್ರೀಸಿದ್ಧಗಣಾನ ಭವಿಷ್ಯಂತಿ ಯೇಽಪಿ ಅನಂತಾಃ ।**

**ಶಿವಮಯನಿರುಪಮಜ್ಞಾನಮಯಾಃ ಪರಮಸಮಾಧಿಂ ಭಜಂತಃ ॥೩॥**

ಮಣಿದು-ವಂದಿಸಿ-ನಮಸ್ತಾರ ಮಾಡಿ ಗ್ರಂಥದ ವ್ಯಾಖ್ಯಾನ ಮಾಡುತ್ತೇನೆ. ಇಲ್ಲಿ ‘ನತ್ವಾ’ ಎಂಬ ಶಬ್ದರೂಪ ವಾಚಕ ದ್ರವ್ಯನಮಸ್ತಾರವು ಅಸದ್ಧಾತವ್ಯವಹಾರನಯದಿಂದಿದೆ ಮತ್ತು ಕೇವಲಜ್ಞಾನಾದಿ ಅನಂತ ಗುಣಗಳ ಸ್ತರಣರೂಪ ಭಾವನಮಸ್ತಾರವು ಅಶುದ್ಧ ನಿಷ್ಟಯ ನಯದಿಂದ ಇದೆಯಿಂದು ತಿಳಿಯಬೇಕು, ಶುದ್ಧ ನಿಷ್ಟಯನಯದಿಂದ ವಂದ್ಯ ವಂದಕಭಾವವಿಲ್ಲ.

ಹೀಗೆ ಪದಶಿಂಡನಾ ಸ್ವರೂಪದಿಂದ ಶಬ್ದಾರ್ಥ ಹೇಳಿದೆ, ನಯವಿಭಾಗದ ಕಢನರೂಪದಿಂದ ನಯಾರ್ಥ ಕೂಡ ಹೇಳಿದೆ. ಚೌದ್ಧಾಂತಿಕ ಮತಗಳ ಸ್ವರೂಪದ ಕಢನದ ಸಮಯದಲ್ಲಿ ಮತಾರ್ಥಕೂಡ ಹೇಳಿದೆ. ಈ ಪ್ರಕಾರ ಗುಣವಿಶಿಷ್ಟರಾದ ಸಿದ್ಧರು ಮುಕ್ತರಿದ್ವಾರೆಂಬ ಆಗಮಾರ್ಥವು ಪ್ರಸಿದ್ಧವಿದೆ. ಮತ್ತು ನಿತ್ಯ ನಿರಂಜನ ಹಾಗೂ ಜ್ಞಾನಮಯರೂಪದ ಪರಮಾತ್ಮದ್ವಾಯವು ಉಪಾದೇಯವಿದೆಯಿಂಬ ಭಾವಾರ್ಥವಿದೆ.

ಹೀಗೆ ಶಬ್ದ, ನಯ, ಮತ, ಆಗಮ ಮತ್ತು ಭಾವಾರ್ಥದ ವ್ಯಾಖ್ಯಾನ ಸಮಯದಲ್ಲಿ ಎಲ್ಲೆಡೆಗೆ ಯಥಾಶಂಭವ ತಿಳಿಯಬೇಕು.

ಈಗ ಸಂಸಾರ ಸಮುದ್ರವನ್ನು ದಾಟುವ ಉಪಾಯಭೂತವಾದ ಆ ವೀತರಾಗ ನಿರ್ವಿಕಲ್ಪಸಮಾಧಿರೂಪದ ಜಹಜನ್ನು ಹತ್ತಿ ಯಾರು ಭವಿಷ್ಯ ಕಾಲದಲ್ಲಿ ಶಿವಮಯ, ನಿರುಪಮ, ಜ್ಞಾನಮಯರಾಗುವರು ಅವರಿಗೆ ನಾನು ನಮಸ್ತಾರ ಮಾಡುವೆನೆಂಬ ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟುಕೊಂಡು ಗ್ರಂಥಕಾರರು ಸೂತ್ರ ಹೇಳುತ್ತಾರೆ-ಇದೇ ಕ್ರಮದಿಂದ ಪಾತನಿಕೆಯ ಸ್ವರೂಪವನ್ನು ಎಲ್ಲೆಡೆಗೂ ತಿಳಿಯಬೇಕು.

### ಗಳಿಂದಿರುತ್ತಿರುವ ಪ್ರಾರ್ಥನೆಗಳ ವರ್ಣನೆ

**ಅನ್ವಯಾರ್ಥ :- [ತೇ ಅನಂತ ಸಿರಿಸಿದ್ಧಾ-ಗಣ ಏ] ಆ ಅನಂತ ಶ್ರೀಸಿದ್ಧ ಭಗವಂತರಿಗೆ ಕೂಡ ವಂದಳಿನಾನು ನಮಸ್ತಾರ ಮಾಡುತ್ತೇನೆ [ಜೇ] ಅವರು [ಪರಮ-ಸಮಾಹಿ ಭಜಂತಃ] ರಾಗಾದಿವಿಕಲ್ಪಗಳಿಲ್ಲದೆ**

**ಶಿವಮಯನಿರುಪಮಜ್ಞಾನಮಯ ಪರಮಸಮಾಧಿಯನು ಸೇವಿಸಿ ।**

**ಭವಿಷ್ಯದಲ್ಲಾಗುವ ಅನಂತ ಸಿದ್ಧರಿಗೆ ನಮಿಸುವೆನು ನಾನು ॥೪॥**

ತೇ ವಂದಲಂ ತಾನ್ ವಂದೇ | ತಾನ್ ತಾನ್ | ಸಿರಿಸಿದ್ದ ಗಣ ಶ್ರೀಸಿದ್ದಗಣಾನ್ | ಯೇ ಕಿಂ ಕರಿಷ್ಯಂತಿ | ಹೋಸಹಿಂ ಜೇ ಏ ಅಣಂತ ಭವಿಷ್ಯಂತ್ಯಗ್ರೇ ಯೇಽಪ್ಯಂತಾಃ | ಕಥಂಭೂತಾ ಭವಿಷ್ಯಂತಿ | ಸಿವಮಯಿಂದುವಮಾಣಿಮಯ ಶಿವಮಯನಿರುಪಮಜ್ಞಾನಮಯಾಃ, ಕಿಂ ಭಜಂತಃ ಸಂತಃ ಇತ್ತಂಭೂತಾ ಭವಿಷ್ಯಂತಿ | ಪರಮಸಮಾಹಿ ಭಜಂತ ರಾಗಾದಿವಿಕಲ್ಪರಹಿತಪರಮಸಮಾಧಿಂ ಭಜಂತಃ ಸೇವಮಾನಾಃ ಇತೋ ವಿಶೇಷಃ | ತಥಾಹಿ-ತಾನ್ ಸಿದ್ಧಗಣಾನ್ ಕರ್ಮಾತಾಪನ್ನಾನ್ ಅಹಂ ವಂದೇ | ಕಥಂಭೂತಾನ್ | ಕೇವಲಜ್ಞಾನಾದಿಲಕ್ಷ್ಯೇ- ಸಹಿತಾನ್ ಸಮ್ಯಕ್ತಾದ್ಯಷ್ಟ ಗುಣವಿಭೂತಿಸಹಿತಾನ್ ಅನಂತಾನ್ | ಕಿಂ ಕರಿಷ್ಯಂತಿ | ಯೇ ವೀಶರಾಗಸರ್ವಜ್ಞಾಪ್ರಣೀತಮಾರ್ಗೇಣ ದುರ್ಬಳಿಂದಿ ಲಬಿಷ್ಯಂತ್ಯಗ್ರೇ ಶೈಲಿಕಾದರ್ಯಃ | ಕಿಂವಿಶಿಷ್ಟ ಭವಿಷ್ಯಂತಿ | ಶಿವಮಯನಿರುಪಮಜ್ಞಾನಮಯಾಃ | ಅತ್ಯ ಶಿವಶಿಂಧೇನ ಸ್ವಶುದ್ಧಾತ್ಮಾಭಾವನೋಪನ್ನೇವೀತರಾಗಪರಮಾನಂದಸುಖಂ ಗ್ರಾಹ್ಯಂ, ನಿರುಪಮಶಿಂಧೇನ ಸಮಸ್ತೋಪಮಾನ ರಹಿತಂ ಗ್ರಾಹ್ಯಂ, ಜ್ಞಾನಶಿಂಧೇನ ಕೇವಲಜ್ಞಾನಂ ಗ್ರಾಹ್ಯಂ | ಕಿಂ ಕುವಾರ್ಥಾಃ ಸಂತ ಇತಂಭೂತಾಃ ಭವಿಷ್ಯಂತಿ | ವಿಶುದ್ಧಜ್ಞಾನದರ್ಶನಸ್ವಭಾವಶುದ್ಧಾತ್ಮತತ್ತ್ವಸಮ್ಯಕ್ ಶ್ರದ್ಧಾಜ್ಞಾನಾನುಚರಣರೂಪಾಮೂಲ್ಯರತ್ತತ್ಯಾರಪೂರ್ಣಂ ಮಿಥ್ಯಾತ್ಮವಿಷಯಕಷಾಯಾದಿರೂಪಸರ್ವಂಸ್ತ ವಿಭಾವಜಲಪ್ರವೇಶರಹಿತಂ ಶುದ್ಧಾತ್ಮ ಭಾವನೋತ್ತಂ ಸಹಜಾನಂದೈಕರೂಪಸುಖಾಮೃತವಿಪರೀತನರಕಾದಿದ್ದುಃಖಿರೂಪೇಣಜ್ಞಾರಜಲೇನ ಪೂರ್ಣಸ್ಯ ಸಂಸಾರಸಮುದ್ರಸ್ಯ ತರಣೋಪಾಯಭಾತಂ ಸರ್ವಾಧಿಪೋತಂ ಭಜಂತಃ ಸೇವಮಾನಾಸ್ತದಾಧಾರೇಣ ಗಚ್ಛಂತ ಇತ್ಯಥಃ: ಅತ್ಯ ಶಿವಮಯನಿರುಪಮಜ್ಞಾನಮಯಶುದ್ಧಾತ್ಮಸ್ವರೂಪಮುಪಾದೇಯಮಿತಿ ಭಾವಾಧಃ: ||೨||

ಅಥಾನಂತರಂ ಪರಮಸಮಾಧ್ಯಗ್ರಿನಾ ಕರ್ಮೇಽಧನಹೋಮಂ ಕುವಾರ್ಥಾಃ ವರ್ತಮಾನಾನ್ ಸಿದ್ಧಾನ್ಹಂ ನಮಸ್ಕರೋಮಿ-

ಪರಮ ಸಮಾಧಿಯನ್ನ ಸೇವಿಸುತ್ತ ಭವಿಷ್ಯಕಾಲದಲ್ಲಿ [ಸಿವಮಯ-ನಿರುಪಮ- ಕಾಣಿಮಯ] ಶಿವಮಯ, ನಿರುಪಮ ಮತ್ತು ಜ್ಞಾನಮಯರು [ಹೋಸಹಿ] ಆಗುತ್ತಾರೆ.

**ಭಾವಾಧಃ :-** ಯಾರು ಕೇವಲಜ್ಞಾನ ಮೊದಲಾದ ಮೋಕ್ಷಲಕ್ಷ್ಯೇ ಯಿಂದ ಯುಕ್ತರಾಗುವವರಿದ್ದಾರೆ ಮತ್ತು ಸಮ್ಯಕ್ ಮೊದಲಾದ ಎಂಟು ಗುಣಗಳರೂಪದ ವಿಭೂತಿಯಿಂದ ಯುಕ್ತರಾಗುವವರಿದ್ದಾರೆ ಅಂಥ ಆ ಅನಂತ ಸಿದ್ ಸಮೂಹಕ್ಕೆ ನಾನು ನಮಸ್ಕಾರ ಮಾಡುತ್ತೇನೆ. ಆ ಶೈಲಿಕ ಮೊದಲಾದವರು ಏನು ಮಾಡಿ ಸಿದ್ಧರಾಗುವರೆಂದರೆ ಅವರು ವೀಶರಾಗ ಸರ್ವಜ್ಞ ಪ್ರಣೀತ ಮಾರ್ಗದಿಂದ ದುರ್ಬಳವಾದ ಚೋಧಿಯನ್ನ ಪ್ರಾಪ್ತಮಾಡಿಕೊಂಡು ಭವಿಷ್ಯಕಾಲದಲ್ಲಿ ಶಿವಮಯ, ನಿರುಪಮ ಮತ್ತು ಜ್ಞಾನಮಯರಾದ ಸಿದ್ರಾಗುವರು. ಇಲ್ಲಿ ‘ಶಿವ’ ಶಬ್ದದಿಂದ ತನ್ನ ಶುದ್ಧಾತ್ಮನ ಭಾವನೆಯ ಮೂಲಕ ಉತ್ಪನ್ನವಾದ ವೀಶರಾಗ ಪರಮಾನಂದಮಯ ಸುಖವೆಂದು ತಿಳಿಯಬೇಕು, ‘ನಿರುಪಮ’ ಶಬ್ದದಿಂದ ಸಮಸ್ತ ಉಪಮೇಗಳಿಂದ ರಹಿತವೆಂದು ತಿಳಿಯಬೇಕು. ಮತ್ತು ‘ಜ್ಞಾನ’ ಶಬ್ದದಿಂದ ಕೇವಲಜ್ಞಾನವೆಂದು ತಿಳಿಯಬೇಕು.

ಏನು ಮಾಡುತ್ತ ಹೀಗಾಗುವರೆಂದರೆ ವಿಶುದ್ಧಜ್ಞಾನದರ್ಶನ ಸ್ವಭಾವವುಳ್ಳ ಶುದ್ಧ ಆತ್ಮತತ್ತ್ವದ ಸಮ್ಯಕ್ ಶ್ರದ್ಧೆ, ಸಮ್ಯಕ್ಜ್ಞಾನ ಮತ್ತು ಸಮ್ಯಕ್ ಆಚರಣರೂಪವಾದ ಅಮೂಲ್ಯ ರತ್ನತ್ಯಾರಪವ್ಯಾಪ್ತಾಂ, ಮಿಥ್ಯಾತ್ಮ, ವಿಷಯ ಮತ್ತು ಕಷಾಯಾದಿಗಳರೂಪದ ಸಮಸ್ತ ವಿಭಾವ ಜಲಪ್ರದೇಶದಿಂದ ರಹಿತ ಶುದ್ಧ ಆತ್ಮನ ಭಾವನೆಯಿಂದ ಉತ್ಪನ್ನವಾದ ಒಂದು ಸಹಜಾನಂದರೂಪವಿರುವಂಥ, ಸುಖಾಮೃತದಿಂದ ವಿಪರೀತವಾದ ನರಕ ಮೊದಲಾದ ದುಃಖಾರೂಪದ ಜ್ಞಾರಜಲದಿಂದ ಪೂರ್ಣವಾದ ಸಂಸಾರ ಸಮುದ್ರವನ್ನ ದಾಟುವಲ್ಲಿ ಉಪಾಯಭೂತವಾದ ಸರ್ವಾಧಿರೂಪದ ನೌಕೆಯನ್ನ ಸೇವಿಸುತ್ತ ಎಂದರೆ ಅದರ ಆಧಾರದಿಂದ ನಡೆಯುತ್ತ ಹೀಗಾಗುವರು.

ಇಲ್ಲಿ ಶಿವಮಯ, ನಿರುಪಮ ಮತ್ತು ಜ್ಞಾನಮಯವಾದ ಶುದ್ಧ ಆತ್ಮಸ್ವರೂಪವು ಉಪಾದೇಯವಿದೆಯೆಂಬ ಭಾವಾಧಃವಿದೆ ||೨||

**ತೇ ಹಲು ವಂದಲು ಸಿದ್ಧ-ಗಣ ಅಚ್ಛಿಂ ಜೀ ಏ ಹವಂತ |  
ಪರಮ-ಸಮಾಹಿ-ಮಹಗಿ ಏ ಕಮ್ಮಿಂಧಣಿಂ ಹುಣಂತ ||೨||  
ತಾನ್ ಅಹಂ ವಂದೇ ಸಿದ್ಧಗಣಾನ್ ತಿಷ್ಯಂತಿ ಯೀಕಪಿ ಭವಂತಃ |  
ಪರಮಸಮಾಧಿಮಹಾಗ್ನಿ ನಾ ಕಮ್ಮೇಂಧನಾನಿ ಚುಹ್ಯಂತಃ ||೩||**

ತೇ ಹಲು ವಂದಲು ಸಿದ್ಧಗಣ ತಾನಹಂ ಸಿದ್ಧಗಣಾನ್ ವಂದೇ | ಯೀ ಕಥಂಭೂತಾಃ | ಅತ್ಯ(ಚ್ಚ) ಹಿ ಜೀ ಏ ಹವಂತ ಇದಾನೀಂ ತಿಷ್ಯಂತಿ ಯೀ ಭವಂತಃ ಸಂತಃ | ಈ ಕುವಾರಾಣಾಸ್ತಿಷ್ಯಂತಿ | ಪರಮಸಮಾಹಿಮಹಗಿಯಿಂ ಕಮ್ಮಿಂಧಣಿಂ ಹುಣಂತ ಪರಮಸಮಾಧ್ಯಗ್ನಿನಾಂ ಕಮ್ಮೇಂಧನಾನಿ ಹೋಮಯಂತಃ | ಅತೋ ವಿಶೇಷಃ | ತದ್ವಧಾ-ತಾನ್ ಸಿದ್ಧಸಮೂಹಾನಹಂ ವಂದೇ ಏತರಾಗನಿವಿಕಲ್ಪ ಸ್ವ ಸಂಪೇದನಜ್ಞಾನಲಕ್ಷಣಪಾರ-ಮಾರ್ಧಿಕಸಿದ್ಧಭಕ್ತಾ ನಮಸ್ಕಾರೋಮಿ | ಯೀ ಕಿಂವಿಶಿಷ್ಟಃ | ಇದಾನೀಂ ಪಂಚಮಹಾವಿದೇಹೇಷು ಭವಂತಿಷ್ಯಂತಿ ಶ್ರೀ ಸೀಮಂಧರಸ್ಯಾಮಿಪ್ರಭೃತಯಃ | ಈ ಕುವರ್ತಂತಿಷ್ಯಂತಿ | ಏತರಾಗಪರಮಸಾಮಾಂಬಿಕಭಾವನಾವಿನಾಭೂತ-ನಿದೋಷಪರಮಾತ್ಮಸಮ್ಯಕ್ತಾನಜ್ಞಾನಾನುಭರಣರೂಪಾಭೇದರತ್ತತ್ಯಾತ್ಕನಿವಿಕಲ್ಪಸಮಾಧಿವೈಶಾನೀರೇ ಕಮ್ಮೇಂಧನಾಹುತಿಭಿಃ ಕೃತ್ವಾ ಹೋಮಂ ಕುವರ್ತಂತ ಇತಿ | ಅತ್ಯ ಶುದ್ಧಾತ್ಮದ್ವರ್ವಸ್ಯಸೋಽಪಾದೇಯಭೂತಸ್ಯ ಪ್ರಾಪ್ತಾಪಾಯಭೂತತಾನ್ವಿವಿಕಲ್ಪಸಮಾಧಿರೇವೋಪಾದೇಯ ಇತಿ ಭಾವಾಧರಃ | ||೨||

ಅಥ ಪೂರ್ವಕಾಲೇ ಶುದ್ಧಾತ್ಮ ಸ್ವರೂಪಂ ಪ್ರಾಪ್ತ ಸ್ವಸಂಪೇದನಜ್ಞಾನಬಲೇನ ಕಮ್ಮಕ್ಷಯಂ ಕೃತ್ವಾ ಯೀ ಸಿದ್ಧಾ ಭೂತಾಂಸಿವಾರಣೇ ಪಸಂತಿ ತಾನಹಂ ವಂದೇ,-

ಇನ್ನು ಮುಂದೆ ಪರಮಸಮಾಧಿರೂಪದ ಅಗ್ನಿಯಿಂದ ಕರ್ಮರೂಪದ ಸೌದೆಯನ್ನು ಹೋಮ ಮಾಡುತ್ತ ವರ್ತಮಾನಕಾಲದಲ್ಲಿ ವರ್ತಿಸುತ್ತಿರುವ ಸಿದ್ಧರಿಗೆ ನಾನು ನಮಸ್ಕಾರ ಮಾಡುತ್ತೇನೆ,-

### ಗಾಢಿ - ೩

**ಅನ್ಯಯಾಧರಃ :- [ತೇ ಸಿದ್ಧ-ಗಣ ಏ] ಆ ಸಿದ್ಧಸಮೂಹಕ್ಕೆ ಕೂಡ [ಹಲುಂ] ನಾನು [ವಂದಲುಂ] ನಮಸ್ಕಾರ ಮಾಡುತ್ತೇನೆ [ಜೀ] ಅವರು [ಪರಮ-ಸಮಾಹಿ-ಮಹಗಿ ಏಂ] ಪರಮ ಸಮಾಧಿರೂಪದ ಮಹಾಗ್ನಿಯಿಂದ [ಕಮ್ಮಿಂಧಣಿಂ] ಕರ್ಮರೂಪದ ಸೌದೆಯನ್ನು [ಹುಣಂತ] ಸುಷ್ಟುಹಾಕುತ್ತ [ಹವಂತ ಅಚ್ಚಿಂ] ವರ್ತಮಾನಕಾಲದಲ್ಲಿವಿರಾಜಮಾನರಾಗಿದ್ದಾರೆ.**

**ಭಾವಾಧರಃ :-** ಆ ಸಿದ್ಧರಿಗೆ ನಾನು ಏತರಾಗ ನಿವಿಕಲ್ಪ ಸ್ವಸಂಪೇದನಜ್ಞಾನರೂಪವಾದ ಪಾರಮಾರ್ಧಿಕ ಸಿದ್ಧಭಕ್ತಿಯಿಂದ ನಮಸ್ಕಾರ ಮಾಡುತ್ತೇನೆ. ಆ ಶ್ರೀ ಸೀಮಂಧರ ಮೇದಲಾದವರು ಈಗ ವರ್ತಮಾನ ಸಮಯದಲ್ಲಿ ಪಂಚಮಹಾವಿದೇಹಕ್ಕೇತ್ತದೊಳಗೆ ವಿರಾಜಮಾನರಿದ್ದಾರೆ. ಅವರು ಏನು ಮಾಡುತ್ತ ವಿರಾಜಿಸುತ್ತಿದ್ದಾರೆಂದರೆ ಏತರಾಗ ಪರಮ ಸಾಮಾಂಬಿಕ ಭಾವನೆಯೊಡನೆ ಅವಿನಾಭಾವಿ ನಿದೋಷಪರಮಾತ್ಮನ ಸಮ್ಯಕ್ತಾದ್ವಾದ್ವಾ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ಷಾರ್ಥರೂಪ ಅಭೇದರತ್ತತ್ಯಾತ್ಕನಿವಿಕಲ್ಪಸಮಾಧಿರೂಪದ ಅಗ್ನಿಯಲ್ಲಿ ಕರ್ಮರೂಪದ ಸೌದೆಯ ಆಹತಿಯಿಂದ ಹೋಮ ಮಾಡುತ್ತ ಅವರು ವಿರಾಜಿಸುತ್ತಿದ್ದಾರೆ. ಇಲ್ಲಿ ಉಪಾದೇಯಭೂತವಾದ ಶುದ್ಧಾತ್ಮದ್ವರ್ವದ ಪ್ರಾಪ್ತಿಯ ಉಪಾಯರೂಪವಿರುವುದರಿಂದ ನಿವಿಕಲ್ಪಸಮಾಧಿಯೇ ಉಪಾದೇಯವಿದೆಯಂಬ ಭಾವಾಧರವಿದೆ.

ಈಗ ಯಾರು ಪೂರ್ವಕಾಲದಲ್ಲಿ ಶುದ್ಧಾತ್ಮಸರೂಪವನ್ನು ಪಡೆದು ಸ್ವಸಂಪೇದನಜ್ಞಾನದ ಬಲದಿಂದ ಕರ್ಮಗಳ ಕ್ಷಯಮಾಡಿ ಸಿದ್ಧರಾಗಿ ನಿವಾರಣಾದಲ್ಲಿ ವಾಸಿಸುತ್ತಿದ್ದಾರೆ ಅವರಿಗೆ ನಾನು ನಮಸ್ಕಾರ ಮಾಡುತ್ತೇನೆ.

**ಪರಮಸಮಾಧಿಮಹಾಗ್ನಿಯಿಂದ ಕಮ್ಮೇಂಧನವನು ದಹಿಸುತ್ತ |**

**ಸಿರವಿರುವ ಸಿದ್ಧಸಮೂಹವನು ಕೂಡ ನಾನೀಗ ನಮಿಸುವೆನು ||೩||**

**ತೇ ಪುಣಿ ವಂದಲು ಸಿದ್ಧಾ-ಗಣ ಜೇ ಣೀವಾಣಿ ವಸಂತಿ |  
ಣಾಣಿಂ ತಿಹುಯಣಿ ಗರುಯಾ ವಿ ಭವ-ಸಾಯರಿ ಣ ಪಡಂತಿ ||೪||**  
**ತಾನ್ ಪುನಃ ವಂದೇ ಸಿದ್ಧಾಗಣಾನ್ ಯೇ ನಿವಾಣಿ ವಸಂತಿ |  
ಜ್ಞಾನೇನ ಶ್ರಿಭುವನೇ ಗುರುಕಾ ಅಪಿ ಭವಸಾಗರೇ ನ ಪತಂತಿ ||೫||**

ತೇ ಪುಣಿ ವಂದಲುಂ ಸಿದ್ಧಾಗಣ ತಾನ್ ಪುನರ್ವಂದೇ ಸಿದ್ಧಾಗಣಾನ್ | ಕಿಂವಿಶಿಷ್ಟಾನ್ | ಜೇ ಣೀವಾಣಿ ವಸಂತಿ ಯೇ ನಿವಾಣಿ ಮೋಕ್ಷಪದೇ ವಸಂತಿ ತಿಷ್ಟಂತಿ | ಪುನರಷಿ ಕಥಂಭೂತಾ ಯೇ | ಣಾಣಿಂ ತಿಹುಯಣಿ ಗರುಯಾ ವಿ ಭವಸಾಯರಿ ಣ ಪಡಂತಿ ಜ್ಞಾನೇನ ಶ್ರಿಭುವನಗುರುಕಾ ಅಪಿ ಭವಸಾಗರೇ ನ ಪತಂತಿ | ಅತ ಉದ್ಘಟಂ ವಿಶೇಷಃ | ತಥಾಹಿ-ತಾನ್ ಪುನರ್ವಂದೇರಹಂ ಸಿದ್ಧಾಗಣಾನ್ ಯೇ ತೀರ್ಥಂಕರಪರಮದೇವಭರತರಾಫವಪಾಂಡವಾದಯಃ ಪೂರ್ವಕಾಲೇ ವಿತರಾಗನಿವಿಕಲ್ಪಸ್ವಸಂವೇದನಜ್ಞಾನಬಲೇನ ಸ್ವಾಶುದಾತ್ಮಸ್ವರೂಪಂ ಪ್ರಾಪ್ಯ ಕರ್ಮಕ್ಷಯಂ ಕೃತ್ಯೇದಾನಿಂ ನಿವಾಣಿ ತಿಷ್ಟಂತಿ ಸದಾಪಿ ನ ಸಂಶಯಃ | ತಾನಪಿ ಕಥಂಭೂತಾನ್ | ಲೋಕಾಲೋಕಪ್ರಕಾಶಕೇವಲ-ಜ್ಞಾನಸ್ವಸಂವೇದನತ್ತಿಭುವನಗುರುನ್ \*ತ್ಯೇಲೋಕಾಲೋಕನಪರಮಾತ್ಮಸ್ವರೂಪನಿಜ್ಞಾಯವ್ಯವಹಾರಪದಪದಾರ್ಥ-ವ್ಯವಹಾರನಯಕೇವಲಜ್ಞಾನಪ್ರಕಾಶೇನ ಸರ್ವಾಹಿಸ್ವಸ್ವರೂಪಭೂತೇ ನಿವಾಣಿಪದೇ ತಿಷ್ಟಂತಿ ಯತಃ ತತಸ್ಸನ್ವಿವಾಣಿಪದಮುವಾದೇಯಮಿತಿ ತಾತ್ಪರ್ಯಾರ್ಥಃ : ||೫||

### ನಾಥ - ೪

**ಅನ್ನಯಾರ್ಥ :- [ಪುಣಿ]** ಮತ್ತೆ [ತೇ ಸಿದ್ಧಾ-ಗಣ] ಆ ಸಿದ್ಧರಿಗೆ [ವಂದಲುಂ] ನಾನು ನಮಸ್ಕಾರ ಮಾಡುತ್ತೇನೆ [ಜೇ] ಅವರು [ಣೀವಾಣಿ] ಮೋಕ್ಷಪದದಲ್ಲಿ [ವಸಂತಿ] ವಿರಾಜಮಾನರಾಗಿದ್ದಾರೆ ಮತ್ತು [ಣಾಣಿಂ] ಜ್ಞಾನದ ಕಾರಣದಿಂದ [ತಿಹುಯಣಿ ಗರುಯಾ ವಿ] ಮೂರು ಲೋಕದ ಗುರುಗಳಾಗಿದ್ದರೂ ಕೂಡ [ಭವ-ಸಾಯರಿ ಣ ಪಡಂತಿ] ಭವಸಾಗರದಲ್ಲಿ ಬೀಳುವುದಿಲ್ಲ.

ಈಗ ಲೋಕಾಲೋಕದ ಪ್ರಕಾಶಕಾರದ ಕೇವಲಜ್ಞಾನರಾಪದ ಸ್ವಸಂವೇದನದಿಂದ ಮೂರು ಲೋಕದ ಗುರುಗಳಿರುವಂಥ ಆ ಸಿದ್ಧರಿಗೆ ನಾನು ಮತ್ತೆ ನಮಸ್ಕಾರ ಮಾಡುತ್ತೇನೆ. ಆ ತೀರ್ಥಂಕರ ಪರಮ ದೇವರು, ಭರತ, ರಾಮಚಂದ್ರ, ಪಾಂಡವ ಮೊದಲಾದವರು ಪೂರ್ವಕಾಲದಲ್ಲಿ ವಿತರಾಗನಿವಿಕಲ್ಪಸ್ವಸಂವೇದನಜ್ಞಾನದ ಬಲದಿಂದ ನಿಜಶುದ್ಧಾತ್ಮಸ್ವರೂಪವನ್ನು ಪಡೆದು ಕರ್ಮಗಳನ್ನು ನಾಶ ಮಾಡಿ ಈಗ ನಿವಾಣಿದಲ್ಲಿ ಸದಾಕಾಲದ ಸಲುವಾಗಿ ವಿರಾಜಿಸುತ್ತಿದ್ದರೆಂಬುದರಲ್ಲಿ ಯಾವ ಸಂದೇಹವಿಲ್ಲ.

ಇ..... ಸ್ವಸ್ವರೂಪಭೂತವಾದ ನಿವಾಣಿಪದದಲ್ಲಿ ವಿರಾಜಿಸುತ್ತಿರುವ ಆ ನಿವಾಣಿಪದವು ಉಪಾದೇಯವಿದೆ.

ಆಶುದ್ಧಾತ್ಮರೂಗಳು ಸಿದ್ಧಭಗವಂತರುಗಳು ವ್ಯವಹಾರನಯದಿಂದ ಮುಕ್ತಿಶಿಲೆಯ ಮೇಲೆ ವಿರಾಜಿಸುತ್ತಿದ್ದರೂ

**ಆ ನಿವಾಣಿದಲಿ ವಾಸಿಸುವ ಸಿದ್ಧರಿಗೆ ನಮಿಸುವೆನು ಮತ್ತೆ |  
ಜ್ಞಾನದಿಂದ ಶ್ರಿಭುವನದ ಗುರುವಿದ್ದರು ಭವಸಾಗರದಿ ಬೀಳರು ||೬||**

★ ಗುರುನ್ ತ್ಯೇಲೋಕಾಲೋಕನಪರಮಾತ್ಮಸ್ವರೂಪನಿಜ್ಞಾಯವ್ಯವಹಾರಪದಾರ್ಥವ್ಯವಹಾರನಯಕೇವಲಜ್ಞಾನ ಪ್ರಕಾಶನ ಗುರುಕಾನ್ |

ಲೋಕಾಲೋಕನಂ ಪರಮಾತ್ಮಸ್ವರೂಪಾವಲೋಕನಂ ನಿಜಯೇನ ಪ್ರದ್ಗಳಾದಿಪದಾರ್ಥವಲೋಕನಂ ವ್ಯವಹಾರನಯೇನ ಕೇವಲಜ್ಞಾನಪ್ರಕಾಶೇನ

೧. ಇಲ್ಲಿ ಸಂಸ್ಕತ ಟಿಕೆಯು ಅಶುದ್ಧವೆನಿಸುವುದರಿಂದ ಟಿಕೆಯ ಅರ್ಥವು ತಿಳಿದು ಬರುವುದಿಲ್ಲ.

ಅತಿ: ಉದ್ದೇಶ ಯದ್ವಾಪಿ ವ್ಯವಹಾರನಯೀನ ಮುಕ್ತಿ ಶಿಲಾಯಾಂ ತಿಪ್ಪಂತಿ ಶುದ್ಧಾತ್ಮನಃ ಹಿ ಸಿದ್ಧಾಸ್ಥಭಾಪಿ  
ನಿಶ್ಚಯನಯೀನ ಶುದ್ಧಾತ್ಮಸ್ಥರೂಪೇ ತಿಪ್ಪಂತಿತಿ ಕಂಧಯತಿ-

ತೇ ಪ್ರಣು ವಂದಲು ಸಿದ್-ಗಳ ಜೀ ಅಪಾಣಿ ವಸಂತ |

ତୋରୀଯାତୋରୀ ଏ ଶରୀରଲୁ ଜୀବନ ଅଛେହି ଏମରିଲୁ କେମ୍ପିଂଟେ ॥୫॥

ତାନ୍ ପୁନର୍ବନ୍ଦ ଦେ ଶିଦ୍ଧଗଣାନ୍ ଯେଇ ଆତମି ପଚଂତଃ ।

ತೋಕಾತೋಕಮಪಿ ಸಕಲಂ ಇಹ ತಿಷ್ಯಂತಿ ವಿಮಲಂ ಪಶ್ಯಂತಃ ॥೫॥

ತೇ ಪ್ರಣಿ ವಂದಳಿಂ ಸಿದ್ಧಗಣ ತಾನ್ ಪ್ರನವ್ಯಂದೇ ಸಿದ್ಧಗಣಾನ್ । ಜೇ ಅಪ್ಪಾಣಿ ವಸಂತ ಲೋಯಾ-ಲೋಳಿ ವಿ ಸಯಲು ಇಹು ಅತಿ (ಷಟ್) ಹಿಂ ವಿಮಲು ನೀಯಂತ ಯೇ ಆಶ್ವನಿ ವಸಂತೋ ಲೋಕಾಲೋಕಂ ಸತತಸ್ಪರೂಪವದಾರ್ಥ ನಿಶ್ಚಯಂತ ಇತ್ತಿ । ಇದಾನಿಂ ವಿಶೇಷಃ । ತದ್ವಧಾ-ತಾನ್ ಪ್ರನರಹಂ ವಂದೇ ಸಿದ್ಧಗಣಾನ್ ಸಿದ್ಧಸಮೂಹಾನ್ ವಂದೇ ಕರ್ಮಕ್ಷಯನಿಮಿತ್ತಮ್ರ । ಪ್ರನರಪಿ ಕಘಂಭೂತಂ ಸಿದ್ಧಸ್ಪರೂಪಮ್ರ । ಚೈತನ್ಯಾನಂದ ಸ್ವಭಾವಂ ಲೋಕಾಲೋಕವ್ಯಾಪಿಸೂಕ್ತ ಪರ್ಯಾಯಶುದ್ಧರೂಪಂ ಜ್ಞಾನದರ್ಶನೋಪಯೋಗಲಕ್ಷಣಮ್ರ । ನಿಶ್ಚಯ ಏಕಿಭೂತವ್ಯವಹಾರಾಭಾವೇ ಸಾತ್ತವಿ ಆಪಿ ಚ ಸುಖದುಃಖಭಾವಯೋರೇಕ್ಷಿಕೃತ್ಯಂ ಸ್ವಸಂಪೇದ್ಯ ಸ್ಪರೂಪೇ ಸ್ವಯತ್ತೇ ತಿಷ್ಣಂತಿ । ಉಪಚರಿತಾಸದ್ಭೂತವ್ಯವಹಾರೇ ಲೋಕಾಲೋಕಾವಲೋಕನಂ ಸ್ವಸಂಪೇದ್ಯಂ ಪ್ರತಿಭಾತಿ, ಆಶ್ವಸರೂಪಕ್ಕೆ ವಲ್ಯಜ್ಞಾನೋಪಶಮಂ ಯಥಾ ಪುರಣಾರ್ಥಪದಾರ್ಥದ್ವಷ್ಟೋಃ ಭವತಿ ತೇವಾಂ ಬಾಹ್ಯವೃತ್ತಿನಿಮಿತ್ತ-ಮುತ್ತಿ ಸೂಲಸೂಕ್ತ ಪರಪದಾರ್ಥವ್ಯವಹಾರಾತ್ಮಾನಮೇವ ಜಾನಂತಿ । ಯದಿ ನಿಶ್ಚಯೇನ ತಿಷ್ಣಂತಿ ತಹಿರ ಪರಕೀಯಸುಖದುಃಖರಿಜ್ಞಾನೇ ಸುಖದುಃಖಾನುಭವಂ ಪ್ರಾಪ್ತೋತಿ, ಪರಕೀಯರಾಗದ್ವೇಷಹೇತು ಪರಿಜ್ಞಾನೇ ಚ ರಾಗದ್ವೇಷಮಯಿತ್ತಂ ಚ ಪ್ರಾಪ್ತೋತ್ತಿತಿ ಮಹದೂಷಣಮ್ರ । ಅತ್ಯಯಾ ನಿಶ್ಚಯೇನ ಸ್ವಸ್ಪರೂಪೇರವಸಾಂಭಿತಂ ತದೇವೋಪಾದೇಯಮಿತಿ ಭಾವಾರ್ಥಃ ॥೫॥

ಕೂಡ ಅವರು ನಿಶ್ಚಯನಯದಿಂದ ತಮ್ಮ ಶುದ್ಧ ಆತಸರೂಪದಲ್ಲಿಯೇ ಸಿರಿದಾರೆಂದು ಈಗ ಹೇಳುತ್ತಾರೆ,-

ଗୀତ - ୫

ಅನ್ನಯಾಥ್ರ : - ನಾನು [ಪ್ರಣಿ] ಮತ್ತೆ [ತೇ ಸಿದ್ಧ-ಗಣ] ಆ ಸಿದ್ಧ ಸಮಾಹಕ್ಕೆ [ವಂದಲುಂ] ನಮಸ್ಕಾರ ಮಾಡುತ್ತೇನೆ, [ಜೀ] ಅವರು [ಅಪ್ಪಾಣಿ ವಸಂತ ಏ] ನಿಶ್ಚಯನಯದಿಂದ ತಮ್ಮ ಸ್ವರೂಪದಲ್ಲಿ ಇರುತ್ತಿದ್ದರೂ ಕೂಡ [ಇಹು ಸಯಲು ಲೋಯಾಲೋಲು] ಈ ಸಮಸ್ತ ಲೋಕಾಲೋಕವನ್ನು [ವಿಮುಲ] ನಿಮ್ಮ ಲವಾಗಿ [ಣೆಯಂತ] ಪ್ರತ್ಯಕ್ಷ ಮೋಡುತ್ತ [ಅಚಹಿ] ವಿರಾಜಮಾನರಾಗಿದಾರೆ.

**ಭಾವಾರ್ಥ :-** ನಾನು ಕರ್ಮಕ್ಷಯದ ನಿರ್ಮಿತವಾಗಿ ಮತ್ತೆ ಆ ಸಿದ್ಧರಿಗೆ ನಮಸ್ಕಾರ ಮಾಡುತ್ತೇನೆ, ಏಕೆಂದರೆ ಅವರು ನಿಶ್ಚಯನಯಿದಿಂದ ತಮ್ಮ ಸ್ವರೂಪದಲ್ಲಿ ಸ್ವಿರಿದ್ದಾರೆ ಮತ್ತು ವ್ಯವಹಾರನಯಿದಿಂದ ಸಮಸ್ಯೆ ಲೋಕಾಲೋಕನ್ನು ನಿರ್ಸಂದೇಹವಾಗಿ ಪ್ರತ್ಯೇಕ ನೋಡುತ್ತಾರೆ, ಆದರೆ ಪರಪದಾರ್ಥಗಳಲ್ಲಿ ತನ್ನಯರಾಗದೆ ತಮ್ಮ ಸ್ವರೂಪದಲ್ಲಿ ತನ್ನಯರಿದ್ದಾರೆ. ಅವರು ನಿಶ್ಚಯನಯಿದಿಂದ ಪರಪದಾರ್ಥಗಳಲ್ಲಿ ತನ್ನಯರಾಗಿ ಅವನ್ನು ತಿಳಿದುಕೊಂಡರೆ ಪರದ ಸುಖ-ದುಃಖದ ಜ್ಞಾನವಾಗುವುದರಿಂದ ತಮಗೆ ಸುಖ-ದುಃಖದ ಅನುಭವವಾಗುವುದು. ಮತ್ತು ಪರಕೀಯ ರಾಗದೇಷಗಳನ್ನು

ಸಕಲಸಿದ್ರಿಗೆ ಪುನರ್ವಂದಿಪೆನಾತ್ತನಲ್ಲಿ ನೆಲೆಸಿದರವರು ।

ତୋକାତୋକପନେଲୁ ନିଶ୍ଚତ୍ୟଦ ମୋଦୁତ ନିଂଦିହରୁ ॥୫॥

ಅಥ ನಿಷ್ಠಾಲಾತ್ಮಾನಂ ಸಿದ್ಧಪರಮೇಷ್ಠಿನಂ ನತ್ಯೋದಾನಿ೯೦ ತಸ್ಯ ಸಿದ್ಧಸ್ವರೂಪಸ್ಯ ತತ್ಪ್ರಾಪ್ತಃಪಾಯಸ್ಯ ಚ  
ಪ್ರತಿಪಾದಕಂ ಸಕಲಾತ್ಮಾನಂ ನಮಸ್ಕರೋಮಿ-

**ಕೇವಲ-ದಂಸಣ-ಖಾಣಮಯ ಕೇವಲ-ಸುಕ್ಷ-ಸಹಾಯ |**

**ಜಿಣವರ ವಂದಲು ಭಕ್ತಿಯಿಬ ಜೀಹಿ ಪರ್ಯಾಸಿಯ ಭಾವ ॥೬॥**

ಕೇವಲದರ್ಶನಜ್ಞಾನಮಯಾನಾ ಕೇವಲಸುಖಸ್ಫುರಾವಾನಾ |

ಜಿನವರಾನಾ ವಂದೇ ಭಕ್ತು ಯೈಃ ಪ್ರಕಾಶಿತಾ ಭಾವಾಃ ॥೬॥

ಕೇವಲದರ್ಶನಜ್ಞಾನಮಯಾಃ ಕೇವಲಸುಖಸ್ಫುರಾವಾ ಯೈ ತಾನಾ ಜಿನವರಾನಹಂ ವಂದೇ | ಕಯಾ |  
ಭಕ್ತು | ಯೈಃ ಕಿಂ ಕೃತಮ್ | ಪ್ರಕಾಶಿತಾ ಭಾವಾ ಜೀವಾಜೀವಾದಿಪದಾಧಾರ ಇತಿ | ಇತೋ ವಿಶೇಷಃ | ಕೇವಲ  
ಜ್ಞಾನಾದ್ಯನಂತರಕುಷ್ಟಯಸ್ವರೂಪಪರಮಾತ್ಮತತ್ಸಮ್ಯಕ್ ಶದ್ಭಾನಜ್ಞಾನಾನುಭೂತಿರೂಪಾಭೇದರತ್ತತಯಾತ್ಮಕಂ  
ಸುಖದುಃಖಜೀವಿತಪರಣಾಭಾಲಾಭಾಲಾಭಶತ್ರು, ಮಿತ್ರ ಸಮಾನಭಾವನಾವಿನಾಭಾತ ಏತರಾಗನಿರ್ವಿಕಲ್ಪಸಮಾಧಿ  
ಪೂರ್ವಮ್ | ಜಿನೋಪದೇಶಂ ಲಬ್ಧಾಧ ಪಶಾದನಂತರಕುಷ್ಟಯಸ್ವರೂಪಾ ಜಾತಾ ಯೈ | ಪ್ರನಷ್ಟ ಕಿಂ ಕೃತಮ್ |  
ಯೈಃ ಅನುವಾದರೂಪೇಣ ಜೀವಾದಿಪದಾಧಾರಃ ಪ್ರಕಾಶಿತಾಃ | ವಿಶೇಷೇಣ ತು ಕರ್ಮಾಭಾವೇ ಸತಿ ಕೇವಲ-  
ಜ್ಞಾನಾದ್ಯನಂತರಗುಣಸ್ವರೂಪಲಾಭಾತ್ಮಕೋ ಮೋಕ್ಷಃ, ಶದ್ಭಾತ್ಮಸಮ್ಯಕ್ ಶದ್ಭಾನಜ್ಞಾನಾನುಷ್ಣಾನರೂಪಾಭೇದ-  
ರತ್ತತಯಾತ್ಮಕೋ ಮೋಕ್ಷಮಾರ್ಗಃ, ತಾನಹಂ ವಂದೇ | ಅತ್ಯಾಹರದ್ಗಣಸ್ವರೂಪಸ್ತಶುದ್ಧಸ್ವರೂಪಮೇವೋ-  
ಪಾದೇಯಮಿತಿ ಭಾವಾಧಾರಃ ॥೬॥

ತಿಳಿಯುಪುದರಿಂದ ತಮಗೆ ರಾಗ-ದ್ವೇಷಮಯತೆಯು ಪ್ರಪಾಗುವಂಧ ಮಹಾನ್ ದೋಷವು ಬರುವುದು.

ಇಲ್ಲಿ ನಿಶ್ಚಯದಿಂದ ತಮ್ಮ ಸ್ವರೂಪದಲ್ಲಿ ಸ್ಥಿರವಿರುವುದನ್ನ ಹೇಳಿದೆ ಅದೇ ಉಪಾದೇಯವಿದೆಯಂಬುದು  
ಭಾವಾಧಾರವಿದೆ.

ಈಗ ನಿಕಲಾತ್ಮರಾದಂಧ (ಅಶೀರಿಯಾದಂಧ) ಸಿದ್ಧಪರಮೇಷ್ಠಿಗಳಿಗೆ ನಮಸ್ಕಾರಮಾಡಿ, ಈಗ ಆ ಸಿದ್ಧ  
ಸ್ವರೂಪದ ಮತ್ತು ಅದರ ಪ್ರಪಿಯ ಉಪಾಯವನ್ನ ಹೇಳುವಂಧ ಸಕಲಾತ್ಮರಿಗೆ (ಶ್ರೀ ಅರಹಂತ ಭಗವಂತಿಗೆ)  
ನಾನು ನಮಸ್ಕಾರ ಮಾಡುತ್ತೇನೆ, -

### ನಾಥೆ - ೬

**ಅನ್ನಯಾಧರ :** - [ಕೇವಲ-ದಂಸಣ-ಖಾಣಮಯ] ಕೇವಲದರ್ಶನ ಮತ್ತು ಕೇವಲಜ್ಞಾನಮಯರು  
[ಕೇವಲಸುಕ್ಷ-ಸಹಾಯ] ಕೇವಲಸುಖಸ್ಫುರಾವಪ್ರಜ್ಞಪರು ಆದ [ಜಿಣವರ] ಜಿನವರರಿಗೆ [ಭಕ್ತಿಯಿಬ] ಭಕ್ತಿಯಿಂದ  
[ವಂದಲು] ನಾನು ವಂದನೆ ಮಾಡುತ್ತೇನೆ [ಜೀಹಿ] ಏಕೆಂದರೆ ಅವರು [ಭಾವ] ಜೀವ-ಅಜೀವ ಮೊದಲಾದ  
ಪದಾಧಾರಗಳನ್ನು [ಪರ್ಯಾಸಿಯ] ಪ್ರಕಾಶಿತ ಮಾಡಿದ್ದಾರೆ.

**ಭಾವಾಧರ :** - ಕೇವಲಜ್ಞಾನ ಮೊದಲಾದ ಅನಂತರಕುಷ್ಟಯಸ್ವರೂಪವಾದ ಸಮ್ಯಕ್ಶದ್ದೇ, ಸಮ್ಯಗಾಜ್ಞಾನ  
ಮತ್ತು ಸಮ್ಯಕ್ ಅನುಭೂತಿರೂಪದ ಅಭೇದರತ್ತತಯಾತ್ಮಕ ಸ್ಫುರಾವವಿರುವಂಧ, ಸುಖ-ದುಃಖ, ಜೀವಿತ-ಮರಣ,

ಕೇವಲದರ್ಶನಜ್ಞಾನಮಯ ಕೇವಲಸುಖಸ್ಫುರಾವಿಯಾದ |

ದೇವಜಿನರಿಗೆರಗುವನವರು ನವವದಾಧರಪ್ರಕಾಶಿಸಿದರು ॥೬॥

ಅಥಾನಂತರಂ ಭೇದಾಭೇದರತ್ತತ್ಯ ಯಾರಾಧಕಾನಾಚಾಯೋಪಾಧ್ಯಾಯಸಾಧ್ಯಾನ್ವಮಸ್ತರೋಮಿ-  
ಜೇ ಪರಮಪ್ರಾಣೀಯಂತಿ ಮುಣಿ ಪರಮ-ಸಮಾಹಿ ಧರೇವಿ ।  
ಪರಮಾಣಂದಹ ಕಾರಣೀಣ ತಿಣ್ಣ ವಿ ತೇ ವಿ ಣವೇವಿ ॥२॥  
ಯೇ ಪರಮಾತ್ಮಾ ನಂ ಪಶ್ಯಂತಿ ಮುನಯಃ ಪರಮಸಮಾಧಿಂ ಧ್ಯತ್ವಾ ।  
ಪರಮಾನಂದಸ್ಯ ಕಾರಣೇನ ತೀನಪಿ ತಾನಪಿ ನತ್ವಾ ॥२॥

ಜೇ ಪರಮಪ್ರಾಣೀಯಂತಿ ಮುಣಿ ಯೇ ಕೇಳನ ಪರಮಾತ್ಮಾನಂ ನಿರ್ಗಚ್ಛಂತಿ ಸ್ವಸಂವೇದನಜ್ಞಾನೇನ ಜಾನಂತಿ  
ಮುನಯಸ್ತಪೋಧನಾಃ । ಕಿಂ ಕೃತ್ವಾ ಬ್ರೂಪರ್ವಾ । ಪರಮಸಮಾಹಿ ಧರೇವಿ ರಾಗಾದಿವಿಕಲ್ಪರಹಿತಂ ಪರಮ  
ಸಮಾಧಿಂ ಧ್ಯತ್ವಾ । ಕೇನ ಕಾರಣೇನ । ಪರಮಾನಂದಹ ಕಾರಣೀಣ ನಿರ್ವಿಕಲ್ಪ ಸಮಾಧಿಸಮುತ್ಪನ್ಮಾ ಸದಾನಂದಪರಮ-  
ಸಮರಸೀಭಾವಸುಖಿರಸಾಸ್ಥಾದನಿಮಿತ್ತೇನ ತಿಣ್ಣ ವಿ ತೇ ವಿ ಣವೇವಿ ತೀನಪಾಧ್ಯಾಚಾಯೋಪಾಧ್ಯಾಯಸಾಧ್ಯಾನ್  
ನತ್ವಾನಮಸ್ಯತ್ಯೇತ್ಯಧರ್ಷಃ । ಅಶೋವಿಶೇಷಃ । ಅನುಪಚರಿತಾಸದ್ಯಾತ್ವಪಹಾರಸಂಬಂಧಃ ದ್ವಷ್ಟಕರ್ಮನೋಕರ್ಮ-  
ರಹಿತಂ ತದ್ವೈಬುಧ್ಯ ನಿಶ್ಚಯಸಂಬಂಧಃ ಮತಿಜ್ಞಾನಾದಿವಿಭಾವಗುಣನರನಾರಕಾದಿಭಾವಪಯಾರ್ಥಯರಹಿತಂ  
ಯಚ್ಚಿದಾನಂದ್ಯಕಸ್ಪಭಾವಂ ಶುದ್ಧಾತ್ಮತತ್ತ್ವಂ ತದೇವ ಭೂತಾರ್ಥಂ ಪರಮಾರ್ಥರೂಪಸಮಯಸಾರಶಬ್ದವಾಚ್ಯಂ  
ಸರ್ವಾಪ್ರಕಾರೋಪಾದೇಯಭೂತಂ ತಸ್ಮಾಚ್ಚ ಯದನ್ತ್ವಂತ್ರದ್ವೈಯಮಿತಿ । ಚಲಮಾಲಿನಾಗಾಧರಹಿತತ್ತೇನ  
ನಿಶ್ಚಯಶ್ರದ್ಧಾನೆಬುದ್ಧಿಸಮ್ಯಕ್ತ್ವಂ ತತ್ತ್ವಚರಣಂ ಪರಿಣಾಮನಂ ದರ್ಶನಾಚಾರಸ್ತಪ್ಯತ್ಯೇವ ಸಂಶಯವಿಪಯಾಸಾನಂಧ್ಯವ-  
ಸಾಯರಹಿತತ್ತೇನ ಸ್ವಸಂವೇದನಜ್ಞಾನರೂಪೇಣ ಗ್ರಹಕಬುದ್ಧಿಸಮ್ಯಕ್ಷಾನಂ ತತ್ತ್ವಚರಣಂ ಪರಿಣಾಮನಂ  
ಜ್ಞಾನಾಚಾರಃ, ತತ್ತ್ವವ ಶುಭಾಶುಭಸಂಕಲ್ಪವಿಕಲ್ಪರಹಿತತ್ತೇನ ನಿತ್ಯಾನಂದಮಯಸುಖಿರಸಾಸ್ಥಾದಸಿರಾನುಭವನಂ

ಲಾಭ-ಅಲಾಭ, ಶತ್ರು-ಮಿತಿರಲ್ಲರ ಕುರಿತು ಸಮಾನ ಭಾವನೆಯಿರುವುದರೊಡನೆ ಅವಿನಾಭಾವಿ ಏತರಾಗ  
ನಿರ್ವಿಕಲ್ಪಸಮಾಧಿಪೂರ್ವಕ ಜಿನೋಪದೇಶ ಪಡೆದು ಯಾರು ಅನಂತಚತುಷ್ಪಯ ಸ್ವರೂಪರಾಗಿದ್ದಾರೆ ಮತ್ತು  
ಯಾರು ಜೀವಾದಿ ಪದಾರ್ಥಗಳನ್ನ ಪ್ರಕಟಪಡಿಸಿದ್ದಾರೆ ಹಾಗೂ ವಿಶೇಷವಾಗಿ ಕರ್ಮದ ಅಭಾವವಾದೊಡನೆ  
ಕೇವಲಜ್ಞಾನಾದಿ ಅನಂತಗುಣಸ್ವರೂಪವಾದ ಯಾವ ಮೋಕ್ಷವಿದೆ ಮತ್ತು ಶುದ್ಧಾತ್ಮನ ಸಮ್ಯಕ್ಷಶ್ರದ್ಧೆ, ಸಮ್ಯಕ್ಷಜ್ಞಾನ  
ಹಾಗೂ ಸಮ್ಯಕ್ಷ ಅನುಷ್ಠಾನರೂಪ ಅಭೇದರತ್ತತ್ಯಾತ್ಮಕವಾದ ಯಾವ ಮೋಕ್ಷಮಾರ್ಗವಿದೆ, ಆ ಮೋಕ್ಷ ಮತ್ತು  
ಮೋಕ್ಷಮಾರ್ಗವನ್ನ ಯಾರು ಪ್ರಕಟಪಡಿಸಿದ್ದಾರೆ ಅವರಿಗೆ ನಾನು ನಮಸ್ಕಾರ ಮಾಡುತ್ತೇನೆ ಇಲ್ಲಿ ಅರಹಂತಗುಣ  
ಸ್ವರೂಪವಾದ ಯಾವ ಶುದ್ಧಾತ್ಮಸ್ವರೂಪವಿದೆ ಅದೇ ಉಪಾದೇಯವಿದೆಯಂಬ ಭಾವಾರ್ಥವಿದೆ.

ಇದಾದನಂತರ ಭೇದಾಭೇದರತ್ತತ್ಯಯದ ಆರಾಧಕರಾದ ಆಚಾರ್ಯ, ಉಪಾಧ್ಯಾಯ ಮತ್ತು ಸಾಧುಗಳಿಗೆ  
ನಮಸ್ಕಾರ ಮಾಡುತ್ತೇನೆಂದು ಹೇಳುತ್ತಾರೆ,-

### ಗಾಢ - २

**ಅನ್ವಯಾರ್ಥ :** - [ಜೇ ಮುಣಿ] ಆ ಮುನಿಗಳು [ಪರಮ-ಸಮಾಹಿ ಧರೇವಿ] ರಾಗಾದಿವಿಕಲ್ಪಗಳಿಂದ  
ರಹಿತರಾಗಿ ಪರಮ ಸಮಾಧಿಯನ್ನ ಧಾರಣ ಮಾಡಿ [ಪರಮಾಣಂದಹ ಕಾರಣೀಣ] ನಿರ್ವಿಕಲ್ಪಸಮಾಧಿಯಿಂದ

ಪರಮಸಮಾಧಿಯನುಧರಿಸಿ ಪರಮಾತ್ಮನನುನೋಳ್ಳು ಮುನಿವರರು ।

ಪರಮಾನಂದಸುಖಿರಸದಕಾರಣದಿ ಮೂರಿಗೆ ನಮನ ಮಾಡಿ ॥२॥

ಚ ಸಮ್ಮಾನಿತ್ತ, ೦ ತತ್ತ್ವಾಚರಣಂ ಪರಿಣಮನಂ ಚಾರಿತ್ತಾಚಾರಃ ತತ್ತ್ವವ ಪರದವ್ಯೇಚಾಣಿರೋಧೇನ ಸಹಚಾನಂದೈ ಕರೂಪೇಣ ಪ್ರತಪನಂ ತಪಶ್ಚರಣಂ ತತ್ತ್ವಾಚರಣಂ ಪರಿಣಮನಂ ತಪಶ್ಚರಣಾಚಾರಃ, ತತ್ತ್ವವ ಶುದ್ಧಾತ್ಮೇ ಸ್ವಶಕ್ತಿನವಗೂಹನೇನಾಚರಣಂ ಪರಿಣಮನಂ ಏಯಾಚಾರ ಇತಿ ನಿಶ್ಚಯಪಂಚಾಚಾರಾಃ । ನಿಃಶಂಕಾದ್ವಷ್ಟಗುಣಭೇದೋ ಬಾಹ್ಯದರ್ಶನಾಚಾರಃ, ಕಾಲವಿನಯಾದ್ವಷ್ಟಭೇದೋಬಾಹ್ಯಜ್ಞಾನಾಚಾರಃ, ಪಂಚಮಹಾವ್ಯತಪಂಚಸಮಿತಿಗುಣಿಸಿಗ್ರಾಂಥರೂಪೋಬಾಹ್ಯಚಾರಿತ್ತಾಚಾರಃ, ಅನಶನಾದಿದ್ವಾದಶಭೇದರೂಪೋಬಾಹ್ಯ ತಪಶ್ಚರಣಾಚಾರಃ, ಬಾಹ್ಯಸ್ವಶಕ್ತಿನವಗೂಹನರೂಪೋಬಾಹ್ಯ ಏಯಾಚಾರ ಇತಿ । ಅಯಂ ತು ವ್ಯವಹಾರಪಂಚಾಚಾರಃ ಪಾರಂಪರ್ಯೋಣ ಸಾಧಕ ಇತಿ । ವಿಶುದ್ಧಜ್ಞಾನದರ್ಶನಸ್ವಭಾವಶುದ್ಧಾತ್ಮತತ್ತ್ವಸಮ್ಮಾಂಶದಾನಜ್ಞಾನಾನುಷ್ಠಾನಬಿಹಿದ್ವರ್ವೇಚಾಣಿವೃತ್ತಿರೂಪಂ ತಪಶ್ಚರಣಂ ಸ್ವಶಕ್ತಿನವಗೂಹನವೀಯರೂಪಾಭೇದ ಪಂಚಾಚಾರರೂಪಾತ್ಮಕೆಂ ಶುದ್ಧೋಪಯೋಗಭಾವನಾಂತಭೂರ್ತಂ ಏರೆತಾಗನಿರ್ವಿಕಲ್ಪಸಮಾಧಿಂ ಸ್ವಯಮಾಚರಂತ್ಯಾನ್ಯಾನಾಚಾರಯಂತೀತಿ ಭವಂತ್ಯಾಚಾರಯಾಸ್ತಾನಹಂ ವಂದೇ । ಪಂಚಾಸ್ತಿಕಾಯಷ್ಡಾದ್ವರ್ವ-ಸಪ್ತತತ್ತ್ವಸವಪದಾಧ್ಯೇಮಮಧ್ಯೇಶುದ್ಧಜೀವಾಸ್ತಿಕಾಯಶುದ್ಧಜೀವದವ್ಯಶುದ್ಧಜೀವತತ್ತ್ವಶುದ್ಧಜೀವಪದಾಧ್ಯ-ಸಂಜ್ಞಂ ಸ್ವಶುದ್ಧಾತ್ಮಭಾವಮುಪಾದೇಯ ತಸ್ಮಾಚಾಣಿನ್ಯಾದ್ವೇಯಂ ಕಥಯಂತಿ, ಶುದ್ಧಾತ್ಮಸ್ವಭಾವಸಮ್ಮಾಂಶ

ಉತ್ಸವಾದಸದಾ ಆನಂದರೂಪಪರಮಸಮರಸಿಭಾವಮಯವಾದಸುಖರಸದಾಸ್ವಾದ-ಅನುಭವಪಡೆಯುವ ಸಲುವಾಗಿ [ಪರಮಪ್ರಾಣಯಂತಿ] ಪರಮಾತ್ಮನನ್ನ ನೋಡಿದ್ದಾರೆ. ಪರಮಾತ್ಮನನ್ನ ಸ್ವಂವೇದನಜ್ಞಾನದಿಂದ ತಿಳಿದಿದ್ದಾರೆ. [ವಿ ತೇ ಎ ತಿಣ್ಣ] ಆ ಮೂವರು ಆಚಾರ್ಯ, ಉಪಾಧ್ಯಾಯ, ಸಾಧುಗಳಿಗೆ [ಇವೇವಿ] ನಮಸ್ಕಾರಮಾಡಿ.

**ಭಾವಾರ್ಥ :-** ೧) ಅನುಪಚರಿತ ಅಸದ್ವಾತ ವ್ಯವಹಾರದಿಂದ ಸಂಬಂಧವಿರುವಂಥ ದ್ವರ್ವ ಕರ್ಮ-ಮತ್ತು ನೋಕರ್ಮದಿಂದ ರಹಿತ ಅದರಂತೆ ಅಶುದ್ಧಿ ನಿಶ್ಚಯನಯದಿಂದ ಸಂಬಂಧವಿರುವಂಥ ಮತಿಜ್ಞಾನಾದಿ ವಿಭಾವ ಗುಣಗಳು ಮತ್ತು ನರ-ನಾರಕಾದಿ ವಿಭಾವ ಪರಿಯಾಯಗಳಿಂದ ರಹಿತವಾದ ಒಂದು ಚಿದಾನಂದವೇ ಸ್ವಭಾವವಿರುವಂಥ ಆ ಶುದ್ಧಾತ್ಮತತ್ತ್ವವೇ ಭೂತಾರ್ಥವಿದೆ, ಅದು ಪರಮಾರ್ಥರೂಪ ‘ಸಮಯಸಾರ’ ಶಬ್ದದಿಂದ ವಾಚ್ಯವಿದೆ, ಎಲ್ಲ ಪ್ರಕಾರದಿಂದ ಉಪಾದೇಯಭೂತವಿದೆ ಮತ್ತು ಅದರಿಂದ ಅನ್ಯವಾದಪುಗಳಿಲ್ಲವೂ ಹೇಯಿವಿದೆ. ಹೀಗೆ ಚಲ, ಮಲಿನ, ಅಗಾಢಗಳಿಲ್ಲದ ನಿಶ್ಚಯಶುದ್ಧಿಯಿಂದ ಸಮ್ಮತವಿದೆ. ಅದರಲ್ಲಿ ಆಚರಣಾಪರಿಣಮನವು ಅದು ದರ್ಶನಾಚಾರವಿದೆ.

೨) ಆ ನಿಜಸ್ವರೂಪದಲ್ಲಿಯೇ ಸಂಶಯ, ವಿಮೋಹ, ವಿಷಮಗಳಿಲ್ಲದ ಸ್ವಸಂವೇದನಜ್ಞಾನರೂಪದಿಂದ ಗ್ರಾಹಕ ಬುದ್ಧಿಯು ಅದು ಸಮ್ಮಾಂಶಾನವಿದೆ, ಅದರಲ್ಲಿ ಆಚರಣವು-ಪರಿಣಮನವು ಅದು ಜ್ಞಾನಾಚಾರವಿದೆ.

೩) ಅದೇ ಶುದ್ಧಸ್ವರೂಪದಲ್ಲಿ ಶುಭಾಶುಭ ಸಮಸ್ತ ಸಂಕಲ್ಪ-ವಿಕಲ್ಪಗಳಿಲ್ಲದ ನಿತ್ಯನಂದಮಯ ಸುಖರಸದ ಆಸ್ವಾದರೂಪವಾದ ನಿಶ್ಚಯ ಅನುಭವವು ಅದು ಸಮ್ಮಾನಿತ್ವವಿದೆ, ಅದರಲ್ಲಿ ಆಚರಣವು-ಪರಿಣಮನವು ಅದು ಚಾರಿತ್ತಾಚಾರವಿದೆ.

೪) ಅದೇ ಪರಮಾನಂದ ಸ್ವರೂಪದಲ್ಲಿ ಪರದವ್ಯದ ಇಚ್ಛೆಯ ನಿರೋಧ ಮಾಡಿ ಒಂದು (ಕೇವಲ) ಸಹಚಾನಂದರೂಪದ ಪ್ರತಪನವು ಅದು ತಪಶ್ಚರಣವಿದೆ. ಅದರಲ್ಲಿ ಆಚರಣವು-ಪರಿಣಮನವು ಅದು ತಪಶ್ಚರಣಾಚಾರವಿದೆ.

ಶ್ರದ್ಧಾನಜ್ಞಾನಾನುಚರಣರೂಪಾಭೇದರತ್ನತಯಾತ್ಮಕಂ ನಿಶ್ಚಯಮೋಕ್ಷಮಾರ್ಗಂ ಚ ಯೇ ಕಥಯಂತಿ ತೇ ಭವಂತ್ಯಾಪಾಧ್ಯಾಯಾಸ್ತಾನಹಂ ವಂದೇ । ಶಂಧಬುದ್ಧೀ ಕಸ್ತಭಾವಶುದ್ಧಾತ್ಮತ್ವಸಮ್ಯಕ್ ಶ್ರದ್ಧಾನಜ್ಞಾನಾನುಚರಣ ತಪಶ್ಚರಣರೂಪಾಭೇದಚತುರ್ವಿಧಾನಿಶ್ಚಯಾರಾಧನಾತ್ಮಕ ವೀತರಾಗನಿವಿಷಕಲ್ಪಸಮಾಧಿಂ ಯೇ ಸಾಧಯಂತಿ ತೇ ಭವಂತಿ ಸಾಧವಸ್ತಾನಹಂ ವಂದೇ । ಅತ್ಯ ಯ ಮೇವ ತೇ ಸಮಾಚರಂತಿ, ಕಥಯಂತಿ, ಸಾಧಯಂತಿ ಚ ವೀತರಾಗನಿವಿಷಕಲ್ಪಸಮಾಧಿಂ ತಮೇವೋಪಾದೇಯಭೂತಸ್ಯ ಸ್ವಶುದ್ಧಾತ್ಮತ್ವಸ್ಯ ಸಾಧಕತ್ವಾದುಪಾದೇಯಂ ಜಾನೀಹೀತಿ ಭಾವಾರ್ಥಃ ॥२॥

ಇತಿ ಪ್ರಭಾಕರಭಟ್ಟಸ್ಯ ಪಂಚಪರಮೇಷ್ಠಿ ನಮಸ್ಕಾರಕರಣಮುಖ್ಯತ್ವೇನ ಪ್ರಭಮಮಹಾಧಿಕಾರಮಧ್ಯೇ ದೋಹಕಸೂತ್ರಸ್ತುಕಂ ಗತಮ್ ।

ಅಥ ಪ್ರಭಾಕರಭಟ್ಟಃ ಪೂರ್ವೋಕ್ತಪ್ರಕಾರೇಣ ಪಂಚಪರಮೇಷ್ಠಿನೋ ನತ್ವಾ ಪುನರಿದಾನಿಂ ಶ್ರೀಯೋಗೀಂದ್ರದೇವಾನ್ ವಿಜ್ಞಾಪಯಿತಿ--

ಃ) ಅದೇ ಶುದ್ಧಾತ್ಮಸ್ವರೂಪದಲ್ಲಿಯೇ ತನ್ನ ಶಕ್ತಿಯನ್ನ ಪ್ರಕಟಮಾಡಿ ಆಚರಣ-ಪರಿಣಮನ ಮಾಡುವುದು ಅದು ವೀಯಾಚಾರವಿದೆ. ಈ ಪ್ರಕಾರ ನಿಶ್ಚಯ ಪಂಚಾಚಾರಗಳಿವೆ.

- ೧) ನಿಃಶಂಕಿತ ಮೊದಲಾದ ಅಂಗರೂಪದ ಎಂಟು ಭೇದವು ಅದು ಬಾಹ್ಯದರ್ಶನಾಚಾರವಿದೆ.
- ೨) ಕಾಲ, ವಿನಯ ಮೊದಲಾಗಿ ಎಂಟು ಭೇದವು ಅದು ಬಾಹ್ಯಜ್ಞಾನಾಚಾರವಿದೆ.
- ೩) ಐದುಮಹಾವೃತ, ಐದು ಸಮಿತಿ, ಮೂರುಗುಪ್ತಿ, ನಿಗ್ರಂಥರೂಪವೆಲ್ಲ ಬಾಹ್ಯ ಚಾರಿತ್ರಾಚಾರವಿದೆ.
- ೪) ಅನಶನ ಮೊದಲಾದ ಹನ್ಸರದು ಭೇದರೂಪವು ಅದು ಬಾಹ್ಯ ತಪಶ್ಚರಣಾಚಾರವಿದೆ.
- ೫) ಬಾಹ್ಯ ಸ್ವಶಕ್ತಿಯನ್ನ ಪ್ರಕಟಿಸುವರೂಪವು ಅದು ಬಾಹ್ಯವೀಯಾಚಾರವಿದೆ.

ಈ ವ್ಯವಹಾರ ಪಂಚಾಚಾರವು ಪರಂಪರೆಯಿಂದ ಮೋಕ್ಷದ ಸಾಧಕವಿದೆ. ವಿಶುದ್ಧಜ್ಞಾನ, ವಿಶುದ್ಧದರ್ಶನವು ಸ್ವಭಾವವಿರುವಂಥ ಶುದ್ಧ ಆತ್ಮತತ್ವದ ಸಮ್ಯಕ್ಶಾಶ್ವ, ಸಮ್ಯಕ್ಷಾಜ್ಞಾನ, ಸಮ್ಯಕ್ಷಾಅನುಷ್ಠಾನ ಹಾಗೂ ಬಾಹ್ಯದ್ವಯದ ಇಚ್ಛೆಯ ನಿವೃತ್ತಿರೂಪವಾದ ತಪಶ್ಚರಣ ಮತ್ತು ನಿಜಶಕ್ತಿಯನ್ನ ಪ್ರಕಟಮಾಡುವಂಥ ವೀಯಾರೂಪದ ಅಭೇದ ಪಂಚಾಚಾರಾತ್ಮಕವಾದ ಶುದ್ಧೋಪಯೋಗಭಾವನೆಯಲ್ಲಿ ಅಂತಭೂತವಾದಂಥ ವೀತರಾಗನಿವಿಷಕಲ್ಪಸಮಾಧಿಯನ್ನ ಸ್ವಯಂ ಆಚರಿಸುವ ಹಾಗೂ ಅನ್ಯರಿಗೆ ಆಚರಿಸಬಹುದು ಆಚಾರ್ಯರಿಗೆ ನಾನು ನಮಸ್ಕಾರ ಮಾಡುತ್ತೇನೆ.

ಐದು ಅಸ್ತಿಕಾಯ, ಆರು ದ್ವಯ, ಏಳು ತತ್ತ್ವ, ಒಂಭತ್ತು ಪದಾರ್ಥಗಳಲ್ಲಿ ಶುದ್ಧಜೀವಾಸ್ತಿಕಾಯ, ಶುದ್ಧಜೀವದ್ವಯ, ಶುದ್ಧಜೀವತತ್ವ, ಶುದ್ಧಜೀವಪದಾರ್ಥವೆಂಬ ಸಂಜ್ಞಾಧಾರಕವಾದ ಸ್ವಶುದ್ಧಾತ್ಮಭಾವವು (ಸ್ವಶುದ್ಧಾತ್ಮಪದಾರ್ಥವು) ಉಪಾದೇಯವಿದೆ, ಅದರಿಂದ ಅನ್ಯವಾದವುಗಳು ಹೇಯವೆಯಿಂದು ಉಪದೇಶಮಾಡುವಂಥವರು ಮತ್ತು ಶುದ್ಧಾತ್ಮಸ್ವಭಾವದ ಸಮ್ಯಕ್ಶಾಶ್ವ, ಸಮ್ಯಕ್ಷಾಜ್ಞಾನ ಹಾಗೂ ಸಮ್ಯಕ್ಷಾಅಚರಣರೂಪ ಅಭೇದರತ್ನತಯಾತ್ಮಕವಾದ ನಿಶ್ಚಯಮೋಕ್ಷಮಾರ್ಗವನ್ನ ಹೇಳುವಂಥವರು ಉಪಾಧ್ಯಾಯರಿದ್ದು ಅವರಿಗೆ ನಾನು ನಮಸ್ಕಾರ ಮಾಡುತ್ತೇನೆ.

ಶುದ್ಧ, ಬುದ್ಧ ಏಕಸ್ವಭಾವವಿರುವಂಥ ಶುದ್ಧ ಆತ್ಮತತ್ವದ ಸಮ್ಯಕ್ಶಾಶ್ವ, ಸಮ್ಯಕ್ಷಾಜ್ಞಾನ ಮತ್ತು ಸಮ್ಯಕ್ಷಾಅಚರಣ, ತಪಶ್ಚರಣರೂಪದ ಚತುರ್ವಿಧಾನಿಶ್ಚಯ-ಆರಾಧನಾತ್ಮಕವಾದ ವೀತರಾಗನಿವಿಷಕಲ್ಪಸಮಾಧಿಯನ್ನ ಸಾಧಿಸುವಂಥವರು ಸಾಧುಗಳಿದ್ದು ಅವರಿಗೆ ನಾನು ನಮಸ್ಕಾರ ಮಾಡುತ್ತೇನೆ.

**ಭಾವಿಂ ಪಣವಿವಿ ಪಂಚ-ಗುರು ಸಿರಿ-ಜೋಜಿಂದು-ಜಿಣಾಲು ।**

**ಭಟ್ಟಪಹಾಯರಿ ವಿಣ್ಣಾವಿಲು ವಿಮಲು ಕರೇವಿಣು ಭಾಲು ॥೮॥**

**ಭಾವೇನ ಪ್ರಣಮ್ಯ ಪಂಚಗುರೂನ್ ಶ್ರೀಯೋಗೀಂದುಜಿನಃ ।**

**ಭಟ್ಟಪ್ರಭಾಕರೇಣ ವಿಜ್ಞಾಪಿತಃ ವಿಮಲಂ ಕೃತ್ಸಾ ಭಾವಮ್ ॥೯॥**

ಭಾವಿಂ ಪಣವಿವಿ ಪಂಚಗುರು ಭಾವೇನ ಭಾವಶುದ್ಧಾ ಪ್ರಣಮ್ಯ । ಕಾನ್ । ಪಂಚಗುರೂನ್ ।  
ಪಶ್ಚಾತ್ತಿಂ ಕೃತಮ್ । ಸಿರಿಜೋಜಿಂದುಜಿಣಾಲು ಭಟ್ಟಪಹಾಯರಿ ವಿಣ್ಣಾವಿಲು ವಿಮಲು ಕರೇವಿಣು ಭಾಲು  
ಶ್ರೀಯೋಗೀಂದ್ರ ದೇವನಾಮಾ ಭಗವಾನ್ ಪ್ರಭಾಕರಭಟ್ಟೇನ ಕರ್ತೃಭೂತೇನ ವಿಜ್ಞಾಪಿತಃ ವಿಮಲಂ ಕೃತ್ಸಾ ಭಾವಂ  
ಪರಿಣಾಮಮಿತಿ । ಅತ್ಯ ಪ್ರಭಾಕರಭಟ್ಟಃ ಶುದ್ಧಾತ್ಮತತ್ ಪರಿಜ್ಞಾನಾರ್ಥಂ ಶ್ರೀಯೋಗೀಂದ್ರ ದೇವಂ ಭಕ್ತಿ ಪ್ರಕರ್ಣೇಣ  
ವಿಜ್ಞಾಪಿತವಾನಿತ್ಯಾರ್ಥಃ ॥೯॥

**ತದ್ವಧಾ -**

ಇಲ್ಲಿ ಆ ವೀತರಾಗನಿವಿಕಲ್ಪ ಸಮಾಧಿಯನ್ನು ಅವರು (ಅಚಾರ್ಯ, ಉಪಾಧ್ಯಾಯ ಮತ್ತು ಸಾಧುಗಳು)  
ಆಚರಿಸುತ್ತಾರೆ, ಹೇಳುತ್ತಾರೆ ಮತ್ತು ಸಾಧಿಸುತ್ತಾರೆ ಅದೇ ವೀತರಾಗ ನಿವಿಕಲ್ಪ ಸಮಾಧಿಯು ಉಪಾದೇಯ ಭಾತ  
ಸ್ವಶುದ್ಧಾತ್ಮತತ್ ತತ್ತ್ವದ ಸಾಧಕವಿರುವುದರಿಂದ ಉಪಾದೇಯವಿದೆಯಿಂದ ತಿಳಿಯಬೇಕೆಂಬ ಭಾವಾರ್ಥವಿದೆ.

ಈ ಪ್ರಕಾರ ಪಂಚಪರಮೇಷ್ಠಿಗಳಿಗೆ ನಮಸ್ಕಾರ ಮಾಡುವ ಮುಖ್ಯತೆಯಿಂದ ಪ್ರಭಾಕರಭಟ್ಟನಿಗೆ ಹೇಳಿದ  
ಪ್ರಥಮ ಮಹಾಧಿಕಾರದಲ್ಲಿ ಏಳು ದೋಹಕ ಸೂತ್ರಗಳು ಸಮಾಪ್ತವಾದವು.

**ಇಂತು ಪೀಠಿಕೆ**

ಈಗ ಪ್ರಭಾಕರಭಟ್ಟನು ಪೂರ್ವೋಕ್ತದ ಪ್ರಕಾರದಿಂದ ಪಂಚಪರಮೇಷ್ಠಿಗಳಿಗೆ ನಮಸ್ಕಾರ ಮಾಡಿ ಪ್ರಾನ್:  
ಶ್ರೀ ಯೋಗೀಂದುದೇವರಿಗೆ ಹೀಗೆ ವಿನಂತಿ ಮಾಡುತ್ತಾನೆ.

**ಗಾಢೆ -೫**

**ಅನ್ವಯಾರ್ಥ :** - [ಭಾವಿಂ] ಭಾವಶುದ್ಧಾಯಿಂದ [ಪಂಚ-ಗುರು] ಪಂಚಪರಮೇಷ್ಠಿಗಳಿಗೆ [ಪಣವಿವಿ]  
ನಮಸ್ಕಾರ ಮಾಡಿ [ಭಟ್ಟ ಪಹಾಯರಿ] ಪ್ರಭಾಕರ ಭಟ್ಟನು [ಭಾಲು ವಿಮಲು ಕರೇವಿಣು] ತನ್ನ  
ಪರಿಣಾಮವನ್ನು ನಿರ್ಮಾಲಮಾಡಿ [ಸಿರಿ-ಜೋಜಿಂದು-ಜಿಣಾಲು] ಶ್ರೀ ಯೋಗೀಂದುದೇವನಾಮದ  
ಭಗವಂತರಿಗೆ [ವಿಣ್ಣಾವಿಲು] ಅತ್ಯಂತ ಭಕ್ತಿಪೂರ್ವಕವಾಗಿ ವಿನಂತಿ ಮಾಡುತ್ತಾನೆ.

**ಭಾವಾರ್ಥ :** - ಇಲ್ಲಿ ಪ್ರಭಾಕರಭಟ್ಟನು ಶುದ್ಧ ಆತ್ಮತತ್ವವನ್ನು ತಿಳಿದುಕೊಳ್ಳುವ ಸಲುವಾಗಿ  
ಶ್ರೀ ಯೋಗೀಂದುದೇವರಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ವಿನಂತಿ ಮಾಡುತ್ತಾನೆ.

ಆ ವಿನಂತಿಯು ಈ ಪ್ರಕಾರವಿದೆ,-

**ಭಾವದಿನಮಿ ಪಂಚಗುರುಗಳಿಗೆ ಪ್ರಭಾಕರಭಟ್ಟ ತನ್ನ ।**

**ಭಾವನಿರ್ಮಾಲಮಾಡಿ ಯೋಗೀಂದುದೇವರಲ್ಲಿ ವಿನಂತಿಸುವನು ॥೯॥**

**ಗಲು ಸಂಸಾರಿ ವಸಂತಾಹ ಸಾಮಿಯ ಕಾಲು ಅಣಂತು ।**  
**ಪರ ಮಜ್ಞಂ ಕಿಂ ಷಿ ಣ ಪತ್ತು ಸುಹು ದುಕ್ಕು ಜಿ ಪತ್ತು ಮಹಂತು ॥೯॥**  
**ಗತಃ ಸಂಸಾರೇ ವಸತಾಂ ಸ್ವಾಮಿನ್ ಕಾಲಃ ಅನಂತಃ ।**  
**ವರಂ ಮಯಾ ಕಿಮಪಿ ನ ಪ್ರಾಪ್ತಂ ಸುಖಂ ದುಃಖೇವ ಪ್ರಾಪ್ತಂ ಮಹತ್ ॥೯॥**

ಗಲು ಸಂಸಾರಿ ವಸಂತಾಹ ಸಾಮಿಯ ಕಾಲು ಅಣಂತು ಗತಃ ಸಂಸಾರೇ ವಸತಾಂ ತಿಷ್ಟು ತಾಂ ಹೇ ಸ್ವಾಮಿನ್ । ಕೋಟಸ್ । ಕಾಲಃ । ಕಿಯಾನ್ । ಅನಂತಃ । ಪರ ಮಜ್ಞಂ ಕಿಂ ಷಿ ಣ ಪತ್ತು ಸುಹು ದುಕ್ಕು ಜಿ ಪತ್ತು ಮಹಂತು ಪರಂ ಕಿಂತು ಮಯಾ ಕಿಮಪಿ ನ ಪ್ರಾಪ್ತಂ ಸುಖಂ ದುಃಖೇವ ಪ್ರಾಪ್ತಂ ಮಹದಿತಿ । ಇತೋ ಏಸ್ತರಃ । ತಥಾಹಿ-ಸ್ವಶ್ರುದಾತ್ಮ ಭಾವನಾಸಮುತ್ತನ್ ಏತರಾಗ ಪರಮಾನಂದಸಮರಸಿಭಾವರೂಪಸುಖಾಮೃತವಿಪರೀತನಾರಕಾದಿದುಃಖಿ ರೂಪೇಣ ಕ್ಷಾರನಿರೇಣ ಪೂಣೇ ಅಜರಾಮರಪದವಿಪರೀತಚಾತಿಜರಾಮರಣರೂಪೇಣಮಕರಾದಿಜಲಚರ ಸಮೂಹೇನ ಸಂಕೀರ್ತನೇ ಅನಾಕುಲತ್ತ ಲಕ್ಷಣಪಾರಮಾರ್ಥಿಕಸುಖಿಪರೀತನಾನಾಮಾನಸಾದಿದುಃಖಿರೂಪವದವಾನಲಶಿಖಾಸಂದೀಪಿತಾಭ್ಯಂತರೇ ಏತರಾಗನಿವಿರ್ಕಳಲ್ಲಿ ಸಮಾಧಿವಿಪರೀತಸಂಕಲ್ಪವಿಕಲ್ಪಜಾಲರೂಪೇಣ ಕಲ್ಪೊಲಮಾಲಾಸಮೂಹೇನ ವಿರಾಜಿತೇ ಸಂಸಾರಸಾಗರೇ ವಸತಾಂ ತಿಷ್ಟು ತಾಂ ಹೇ ಸ್ವಾಮಿನ್ನನಂತಕಾಲೋ ಗತಃ । ಕಷ್ಮಾತ್ । ಪಕೇಂದ್ರಿಯವಿಕಲೇಂದ್ರಿಯಪಂಚೀಂದ್ರಿಯಸಂಜ್ಞಿಪರಯಾಪ್ತಮನುಷ್ಠಾತ್ಮದೇಶಕುಲರೂಪೇಂದ್ರಿಯಪಟುತ್ತ ನಿವ್ಯಾಂಧಾಯುಷ್ಟವರಬುದ್ಧಿಸದ್ಧಮ್ಯಶ್ರವಣಧಾರಣಗ್ರಹಣಶ್ರದ್ಧಾನಸಂಯಮವಿಷಯಸುಖಿವಾಯವರ್ತನ ಕ್ಷೋಧಾದಿಕಪಾಯನಿವರ್ತನೇಷು ಪರಂಪರಯಾದುಲ್ಳಭಿಷು । ಕಥಂಭೂತೇಷು । ಲಭ್ಯೇಷ್ಪಾಪಿತಪೋಭಾವನಾ-

### ಗಾಢೆ -೯

**ಅನ್ನಯಾಘ್ರ :-** [ಸಾಮಿಯ] ಓ ಸ್ವಾಮಿ ! [ಸಂಸಾರಿ ವಸಂತಾಹಂ] ಈ ಸಂಸಾರದಲ್ಲಿ ವಾಸಮಾಡುತ್ತ (ನನ್ನದು) [ಅಣಂತು ಕಾಲು] ಅನಂತ ಕಾಲವು [ಗಲು] ಕಳೆದುಹೋಗಿದೆ, [ಪರ] ಆದರೆ [ಮಜ್ಞಂ] ನಾನು [ಕಿಂ ಷಿ ಸುಹು] ಸ್ವಲ್ಪ ಕೂಡ ಸುಖಿವನ್ನು [ಣ ಪತ್ತು] ಪಡೆಯಲ್ಲಿಲ್ಲ [ಮಹಂತು ದುಕ್ಕು ಜಿ ಪತ್ತು] ಮಹಾದುಃಖಿವನ್ನೇ ಪಡೆದನು.

**ಭಾವಾಘ್ರ :-** ನಿಜಶುದ್ಧನ್ನಾದ ಭಾವನೆಯಿಂದ ಉತ್ಪನ್ನವಾದ ಆ ಏತರಾಗ ಪರಮಾನಂದಮಯ ಸಮರಸೀ ಭಾವರೂಪ ಸುಖಾಮೃತದಿಂದ ವಿಪರೀತವಾದ ನರಕಾದಿಗಳ ದುಃಖಿರೂಪದ ಕ್ಷಾರಜಲದಿಂದ (ಉಪ್ಪು ನೀರಿನಿಂದ) ವರಿಪೂಣಾ ಅಜರ, ಅಮರ ಪದದಿಂದ ವಿಪರೀತ ಜನ್ಮ, ಜರಾ, ಮರಣರೂಪದ ಮಕರಾದಿ ಜಲಚರ ಸಮೂಹದಿಂದ ತುಂಬಿದ ಅನಾಕುಲತೆಯ ಲಕ್ಷಣವಿರುವಂಥ ಪಾರಮಾರ್ಥಿಕ ಸುಖಿದಿಂದ ವಿಪರೀತ, ನಾನಾ ಪ್ರಕಾರದ ಮಾನಸಾದಿ ದುಃಖಿರೂಪ ಬಡವಾನಲಶಿಖಿಯಿಂದ ಆಂತಯಾದಲ್ಲಿ ಪ್ರಜ್ಞಲಿತ, ಏತರಾಗ ನಿವಿಕಲ್ಪ ಸಮಾಧಿಯಿಂದ ವಿಪರೀತ, ಸಂಕಲ್ಪವಿಕಲ್ಪಜಾಲರೂಪದ ಕಲ್ಪೊಲಗಳ ಮಾಲಾಸಮೂಹದಿಂದ ವಿರಾಜಮಾನವಾದಂಥ ಸಂಸಾರ ಸಾಗರದಲ್ಲಿ ವಾಸಮಾಡುತ್ತ ಓ ಸ್ವಾಮಿ ! ಅನಂತಕಾಲವು ಕಳೆದುಹೋಗಿದೆ. ಈ ಸಂಸಾರದಲ್ಲಿ ಪಕೇಂದ್ರಿಯದಿಂದ ವಿಕಲೇಂದ್ರಿಯ, ಪಂಚೀಂದ್ರಿಯ, ಸಂಜ್ಞೀ, ಪರಯಾಪ್ತ, ಮನುಷ್ಯತ್,

**ಈ ಸಂಸಾರದಲ್ಲಿ ಅನಂತಕಾಲ ಕಳೆದರು ಸ್ವಾಮಿ ನಾನು ।**  
**ಆ ಸುಖಲೇಶವನು ಪಡೆಯದೆ ಮಹಾದುಃಖಿವನೆ ಪಡೆದರುವೆನು ॥೯॥**

ಧರ್ಮೇಷು ಶುದ್ಧಾತ್ಮಭಾವನಾ ಧರ್ಮೇಷು ಶುದ್ಧಾತ್ಮಭಾವನಾ ಲಕ್ಷಣಸ್ಯ ವೀತರಾಗ ನಿರ್ವಿಕಲ್ಪ ಸಮಾಧಿ ದುರ್ಬಳತ್ವಾತ್ | ತದಪಿ ಕಥಾಪ್ರಮಾ | ವೀತರಾಗ ನಿರ್ವಿಕಲ್ಪ ಸಮಾಧಿಚೋಧಿ ಪ್ರತಿಪಕ್ಷಭೂತಾನಾಂ ಮಿಥ್ಯಾತ್ಮವಿಷಯ ಕಷಾಯಾದಿ ವಿಭಾವ ಪರಿಣಾಮಾನಾಂ ಪ್ರಬಲತ್ವಾದಿತಿ | ಸಮ್ಯಗ್ರಶನ ಜ್ಞಾನಚಾರಿತ್ರಾಣಾಮಪ್ರಾಪ್ತಾಪಣಾಂ ಚೋಧಿಸ್ತೇಷಾಮೇವ ನಿರ್ವಿಷ್ಯೇನ ಭವಾಂತರಪ್ರಾಪಣಾಂ ಸಮಾಧಿರಿತಿ ಚೋಧಿಸಮಾಧಿಲಕ್ಷಣಾಂ ಯಥಾಸಂಭವಂ ಸರ್ವತ್ರ ಜ್ಞಾತಪ್ಯಮಾ | ತಥಾ ಚೋಕ್ತಮಾ-“ಇತ್ಯತಿದುರ್ಬರೂಪಾಂ ಚೋಧಿಂ ಲಬ್ಧಾಂ ಯದಿ ಪ್ರಮಾದೀ ಸ್ಯಾತ್ | ಸಂಸೃತಿಭೀಮಾರಣೇ ಭ್ರಮತಿ ವರಾಕೋ ನರಃ ಸುಚಿರಮಾ |” ಪರಂ ಕಿಂತು ಚೋಧಿಸಮಾಧ್ಯಭಾವೇ ಪೂರ್ವೋಕ್ತ ಸಂಸಾರೇ ಭ್ರಮತಾಪಿ ಮಯಾ ಶುದ್ಧಾತ್ಮ ಸಮಾಧಿ ಸಮುತ್ಪನ್ನ ವೀತರಾಗ ಪರಮಾನಂದಸುಖಾಮೃತಂ ಕಿರುಪಿ ನ ಪ್ರಾಪ್ತಂ ಕಿಂತು ತದ್ವಿಪರೀತಮಾಕುಲತ್ವಾತ್ಪಾದಕೆಂ ವಿವಿಧಶಾರೀರಪೂನಸರೂಪಂ ಚತುರ್ಗತಿಭ್ರಮಣಸಂಭವಂ ದುಃಖಮೇವ ಪ್ರಾಪ್ತಮಿತಿ | ಅತ್ಯ ಯಸ್ಯ ವೀತರಾಗಪರಮಾನಂದಸುಖಾಲಾಭೇ ಭ್ರಮಿತೋ ಜೀವಸ್ತದೇವೋಪಾದೇಯಮಿತಿ ಭಾವಾರ್ಥಃ ||೫||

ಆಯ್ಕೇತ್ರ, ಉತ್ತಮಕುಲ, ಸುಂದರರೂಪ, ಇಂದಿಯಗಳ ಪ್ರವೀಣತೆ, ನಿರೋಗಶರೀರ, ದೀಘಾರ್ಥಯುಷ್ಯ ಇವೆಲ್ಲವುಗಳ ಪ್ರಾಪ್ತಿಯಾಗುವುದು ಉತ್ತರೋತ್ತರ ಒಂದಕ್ಕಿಂತ ಒಂದು ದುರ್ಬಳವಿದೆ. (ಎಂದಾದರೊಮ್ಮೆ ಅವೆಲ್ಲವುಗಳ ಪ್ರಾಪ್ತಿಯಾದರೂ ಕೂಡ) ಉತ್ತಮಬುದ್ಧಿ, ಸದ್ಗುರುತ್ವ, ಗ್ರಹಣ, ಧಾರಣ, ಶ್ರದ್ಧಾನ, ಸಂಯಮ, ವಿಷಯಸುಖಿಂದ ನಿವೃತ್ತಿ, ಕ್ರೋಧಾದಿಕಷಾಯಗಳ ಅಭಾವ ಇವೆಲ್ಲವು ಉತ್ತರೋತ್ತರ ಒಂದಕ್ಕಿಂತ ಒಂದು ಅತ್ಯಂತ ದುರ್ಬಳವಿವೆ, ಮತ್ತು ಇವೆಲ್ಲವುಗಳಿಗಿಂತ ಶುದ್ಧಾತ್ಮ ಭಾವನಾಸ್ಥರೂಪದ ವೀತರಾಗ ನಿರ್ವಿಕಲ್ಪ ಸಮಾಧಿಯ ಪ್ರಾಪ್ತಿಯು ಅತ್ಯಂತ ದುರ್ಬಳವಿದೆ. ಏಕಂದರೆ ವೀತರಾಗ ನಿರ್ವಿಕಲ್ಪ ಸಮಾಧಿರೂಪದ ಚೋಧಿಯಿಂದ ಪ್ರತಿಪಕ್ಷ ಭೂತವಾದ ಮಿಥ್ಯಾತ್ಮ, ವಿಷಯ, ಕಷಾಯ ಮೊದಲಾದ ವಿಭಾವ ಪರಿಣಾಮಗಳ ಪ್ರಬಲತೆಯಿರುವುದರಿಂದ ಸಮ್ಯಗ್ರಶನ, ಸಮ್ಯಕೋಜ್ಞಾನ ಮತ್ತು ಸಮ್ಯಕಾರ್ಥಿತದ ಪ್ರಾಪ್ತಿಯಾಗುವುದಿಲ್ಲ, ಅವನ್ನು ಪಡೆಯುವುದು ಅದು ಚೋಧಿಯಿದೆ ಮತ್ತು ಅವನ್ನೇ ಭವಾಂತರದಲ್ಲಿ ನಿರ್ವಿಷ್ಯವಾಗಿ ಧಾರಣ ಮಾಡಿ ಇಟ್ಟಕೊಳ್ಳುವುದು ಅದು ಸಮಾಧಿಯಿದೆ. ಈ ಪ್ರಕಾರ ಚೋಧಿ ಮತ್ತು ಸಮಾಧಿಯ ಲಕ್ಷಣವನ್ನು ಎಲ್ಲೆಡೆಗೆ ಯಥಾಸಂಭದ ತಿಳಿಯಬೇಕು.

ಹಾಗೆ ಹೇಳಿಯೂ ಇದ್ದಾರೆ-ಯಾವ ಜೀವನು ಅತ್ಯಂತ ದುರ್ಬಳವಾದ ಚೋಧಿಯನ್ನು ಪಡೆದುಕೊಂಡು ಪ್ರಮಾದಿಯಾಗುತ್ತಾನೆ ಆ ದೀನ ಪುರುಷನು ಸಂಸಾರರೂಪದ ಭಯಂಕರವಾದ ಅರಣ್ಯದಲ್ಲಿ ಅಧಿಕಾಲದವರೆಗೆ ಭ್ರಮಣ ಮಾಡುತ್ತಾನೆ.

ಆದರೆ ನಾನು ಚೋಧಿ ಸಮಾಧಿಯ ಅಭಾವದಿಂದ ಪೂರ್ವೋಕ್ತ ಸಂಸಾರದಲ್ಲಿ ಭ್ರಮಣಮಾಡುತ್ತ ಶುದ್ಧಾತ್ಮಸಮಾಧಿಯಿಂದ ಉತ್ಪನ್ನವಾಗುವ ವೀತರಾಗಪರಮಾನಂದರೂಪದ ಸುಖಾಮೃತವನ್ನು ಸ್ವಲ್ಪ ಕೂಡ ಪ್ರಾಪ್ತ ಮಾಡಿಕೊಳ್ಳಲಿಲ್ಲ, ಆದರೆ ಅದರಿಂದ ವಿಪರೀತಪ್ರಾ ಆಕುಲತೆಯ ಉತ್ಪಾದಕವೂ ಆದ ವಿವಿಧ ಶಾರೀರಿಕ ಹಾಗೂ ಮಾನಸಿಕವಾಗಿ ಆಗುವ ದುಃಖವನ್ನೇ ಈ ಚತುರ್ಗತಿಗಳ ಭ್ರಮಣದಲ್ಲಿ ಪ್ರಾಪ್ತಮಾಡಿಕೊಂಡಿದ್ದೇನೆ.

ಇಲ್ಲಿ ಆ ವೀತರಾಗಪರಮಾನಂದರೂಪ ಸುಖದ ಪ್ರಾಪ್ತಿಯಾಗದಿರುವುದರಿಂದ ಈ ಜೀವನು ಅಲೆಯುತ್ತಿದ್ದಾನೆ ಆದುದರಿಂದ ಆ ಸುಖವೇ ಉಪಾದೇಯವಿದೆಯೆಂಬುದು ಭಾವಾರ್ಥವಿದೆ.

ಆ ಪರಮಾತ್ಮಸಭಾವದ ಪ್ರಾಪ್ತಿಯಾಗದಿರುವುದರಿಂದ ಜೀವನು ಅನಾದಿಕಾಲದಿಂದ ಅಲೆಯುತ್ತಿದ್ದಾನೆ. ಈಗ ಆ ಪರಮಾತ್ಮಸಭಾವದ ವ್ಯಾಖ್ಯಾನವನ್ನು ತೀರ್ಣಾಪ್ರಭಾಕರಭಟ್ಟನು ಕೇಳಬಂದುಸುತ್ತಾನೆ,-

ಅಥ ಯಸ್ಯೇ ವ ಪರಮಾತ್ಮಸ್ವಭಾವಸ್ಯಾಲಾಭೀಕನಾದಿಕಾಲೇ ಭ್ರಮಿತೋ ಜೀವಸ್ತಮೇವ ಪೃಚ್ಛತಿ-

ಚಲು-ಗಳ-ದುಕ್ಕಹ ತತ್ತ್ವಾಹ ಜೋ ಪರಮಪ್ರಾಲು ಕೋಜಿ ।

ಚಲು-ಗಳ-ದುಕ್ಕ-ವಿಣಾಸಯರು ಕಹಮು ಪಸಾಪಂ ಸೋ ವಿ ॥೧೦॥

ಚತುರ್ಗ-ತಿದು:ಖ್ಯಃತಪ್ತಾನಾಂ ಯಃ ಪರಮಾತ್ಮ ಕಶ್ಚಿತ್

ಚತುರ್ಗ-ತಿದು:ಖಃ ವಿನಾಶಕರಃ ಕಥಯ ಪಸಾಪಂ ಸೋ ವಿ ॥೧೦॥

ಚಲುಗಳದುಕ್ಕಹಂ ತತ್ತ್ವಾಹಂ ಜೋ ಪರಮಪ್ರಾಲು ಕೋಜಿ ಚತುರ್ಗ-ತಿದು:ಖಃತಪ್ತಾನಾಂ ಜೀವಾನಾಂ ಯಃ ಕಶ್ಚಿಡಿದಾನಂದೈ ಕಸ್ವಭಾವಃ ಪರಮಾತ್ಮಾ । ಪ್ರಸರಪಿ ಕಥಂಭೂತಃ । ಚಲುಗಳದು:ಖಃವಿಣಾಸಯರು ಆಹಾರಭಯ-ಮ್ಯಾಘನಪರಿಗ್ರಹಸಂಜ್ಞಾರೂಪಾದಿಸಮಸ್ತವಿಭಾವರಹಿತಾನಾಂ ವೀತರಾಗನಿವಿ-ಕಲ್ಪಸಮಾಧಿಬಲೇನಪರಮಾತ್ಮೋತ್ಸವಹಚಾನಂದೈ ಕ ಸುಖಾಮೃತಸಂತುಪ್ತಾನಾಂ ಜೀವಾನಾಂ ಚತುರ್ಗ-ತಿದು:ಖಃವಿನಾಶಕಃ ಕಹಮು ಪಸಾಪಂ ಸೋ ವಿ ಹೇ ಭಗವನ್ ತಮೇವ ಪರಮಾತ್ಮಾ ನಂ ಮಹಾಪ್ರಸಾದೇನ ಕಥಯೀತಿ । ಅತ್ । ಯೋಽಸಾ ಪರಮ ಸಮಾಧಿರತಾನಾಂ ಚತುರ್ಗ-ತಿದು:ಖಃವಿನಾಶಕಃ ಸ ಏವ ಸರ್ವಪ್ರಕಾರೇಷೋಪಾದೇಯ ಇತಿ ತಾತ್ಪರ್ಯಾಧರ್ಥಃ ॥೧೦॥ ಏವಂ ಶ್ರವಿಧಾತ್ಮ ಪ್ರತಿಪಾದಕಪ್ರಥಮವಹಾಧಿಕಾರವಂಧ್ಯೇ ಪ್ರಭಾಕರಭಟ್ಟ ವಿಜ್ಞಪ್ತಿಕಥನಮುಖ್ಯತ್ವೇನ ದೋಹಕಸೂತ್ರತ್ರಯಂ ಗತಮ್ ।

### ಂಾಧೆ -೧೦

ಅನ್ವಯಾಧರ್ಥ :- [ಚಲು-ಗಳ-ದುಕ್ಕಹಂ ತತ್ತ್ವಾಹಂ] ಚತುರ್ಗ-ತಿಗಳ ದು:ಖಿದಿಂದ ತಪ್ತರಾದ ಜೀವರುಗಳಿಗೆ [ಚಲು-ಗಳ-ದುಕ್ಕ-ವಿಣಾಸಯರು] ಆ ನಾಲ್ಕು ಗತಿಗಳ ದು:ಖಿವನ್ನು ನಾಶ ಮಾಡುವಂಥ [ಜೋ ಕೋಜಿ ಪರಮಪ್ರಾಲು] ಆ ಯಾವ ಪರಮಾತ್ಮನಿದಾನೆ [ಸೋ ವಿ] ಅದೇ ಪರಮಾತ್ಮನ ಸ್ವರೂಪವನ್ನು ಓ ಪ್ರಭು ! [ಪಸಾಪಂ] ಕೃಪೇಮಾಡಿ [ಕಹಮು] ಹೇಳಿರಿ.

ಭಾವಾಧರ್ಥ :- ಚತುರ್ಗ-ತಿಗಳ ದು:ಖಿದಿಂದ ತಪ್ತರಾದ ಜೀವರುಗಳಿಗೆ ಆಹಾರಸಂಜ್ಞೆ, ಭಯಸಂಜ್ಞೆ, ಮ್ಯಾಘನಸಂಜ್ಞೆ ಮತ್ತು ಪರಿಗ್ರಹಸಂಜ್ಞೆ ಮೊದಲಾದರೂಪದ ಸಮಸ್ತವಿಭಾವಗಳಲ್ಲದ ಹಾಗೂ ವೀತರಾಗನಿವಿ-ಕಲ್ಪಸಮಾಧಿಯ ಬಲದಿಂದ ಪರಮ ಆತ್ಮನಿಂದ ಉತ್ಪನ್ನವಾದ ಒಂದು (ಕೇವಲ) ಸಹಚಾನಂದರೂಪ ಸುಖಾಮೃತದಿಂದ ಸಂತುಪ್ತ ಜೀವರುಗಳ ಚತುರ್ಗ-ತಿಯ ದು:ಖಿದ ವಿನಾಶಕ ಮತ್ತು ಒಂದು ಚಿದಾನಂದ ಸ್ವಭಾವವಿರುವಂಥ ಆ ಯಾವ ಪರಮಾತ್ಮನಿದಾನೆ ಅದೇ ಪರಮಾತ್ಮನನ್ನು ಓ ಪ್ರಭು ! ಕೃಪೇ ಮಾಡಿ ನನಗೆ ಹೇಳಿರಿ. ಆ ಪರಮಸಮಾಧಿಯಲ್ಲಿ ಮುಖುಗಿದ ಜೀವರುಗಳಿಗೆ ನಾಲ್ಕು ಗತಿಯ ದು:ಖಿದ ವಿನಾಶಕನಿರುವವನೇ ಎಲ್ಲ ಪ್ರಕಾರದಿಂದ ಉಪಾದೇಯನಿದಾನೆ.

ಹೀಗೆ ಮೂರು ಪ್ರಕಾರದ ಆತ್ಮನ ಪ್ರತಿಪಾದಕವಾದ ಮೊದಲನೆಯ ಮಹಾಧಿಕಾರದಲ್ಲಿ ಪ್ರಭಾಕರ ಭಟ್ಟನ ವಿನಂತಿಯ ಕಥನದ ಮುಖ್ಯತೆಯಿಂದ ಮೂರು ದೋಹಕಸೂತ್ರಗಳು ಸಮಾಪ್ತವಾದವು.

ಚತುರ್ಗ-ತಿದು:ಖಃತಪ್ತಾರಿಗೆ ಆ ಪರಮಾತ್ಮ ಸ್ವರೂಪವನು ।

ಚತುರ್ಗ-ತಿದು:ಖಃ ವಿನಾಶಮಾಳ್ಖುದನೆ ಕೃಪೇಮಾಡಿ ವೇಳುವುದು ॥೧೦॥

ಅಥ ಪ್ರಭಾಕರಭಟ್ಟ ವಿಜ್ಞಾಪನಾನಂತರಂ ಶ್ರೀಯೋಗೀಂದ್ರದೇವಾಸ್ತಿವಿಧಾತ್ಮಾನಂ ಕಫಯಂತಿ-

ಪುಣಿ ಪುಣಿ ಪಣಾವಿವಿ ಪಂಚ-ಗುರು ಭಾವೇ ಚಿತ್ತಿ ಧರೇವಿ ।  
ಭಟ್ಟಪಹಾಯರ ಓಸುಣಿ ತುಹು ಅಪ್ಪಾ ತಿವಿಹು ಕಹೇವಿ (ವಿಂ?) ॥೧೦॥  
ಪುನಃಪುನಃ ಪ್ರಣಮ್ಯ ಪಂಚಗುರೂನ್ ಭಾವೇನ ಚಿತ್ತೇ ಧೃತ್ವಾ ।  
ಭಟ್ಟಪ್ರಭಾಕರ ನಿಶ್ಚಣಿ ತ್ವಮ್ ಆತ್ಮಾನಂ ತ್ವಿವಿಧಂ ಕಫಯಾಮಿ ॥೧೧॥

ಪುಣಿ ಪುಣಿ ಪಣಾವಿವಿ ಪಂಚಗುರು ಭಾವೇಂ ಚಿತ್ತಿ ಧರೇವಿ ಪುನಃ ಪ್ರಣಮ್ಯ ಪಂಚಗುರೂನಹಮ್ ।  
ಕಂ ಕೃತ್ವಾ । ಭಾವೇನ ಭಕ್ತಿಪರಿಣಾಮೇನ ಮನಸಿ ಧೃತ್ವಾ ಪಶ್ಚಾತ್ ಭಟ್ಟಪಹಾಯರ ಓಸುಣಿ ತುಹುಂ ಅಪ್ಪಾ ತಿವಿಹು  
ಕಹೇವಿ ಹೇ ಪ್ರಭಾಕರಭಟ್ಟ ! ನಿಶ್ಚಯೀನ ಶ್ರಣಿ ತ್ವಂ ತ್ವಿವಿಧಮಾತ್ಮಾನಂ ಕಫಯಾಮ್ಯಹಮುತಿ । ಬಹಿರಾತ್ಮಾಂತರಾತ್ಮ  
ಪರಮಾತ್ಮ ಭೇದೇನ ತ್ವಿವಿಧಾತ್ಮಾ ಭವತಿ । ಅಯಂ ತ್ವಿವಿಧಾತ್ಮಾ ಯಥಾ ತ್ವಯಾ ಪ್ರಮೇಣೇ ಹೇ ಪ್ರಭಾಕರಭಟ್ಟ ತಥಾ  
ಭೇದಾಭೇದರತ್ತತ್ಯ ಯಥಾವನಾಷ್ಟಿಯಾಃ ಪರಮಾತ್ಮ ಭಾವನೋತ್ತವೀತರಾಗಪರಮಾನಂದ- ಸುಧಾರಸಪಿಪಾಸಿತಾ  
ವೀತರಾಗನಿವಿಕಲ್ಪ ಸಮಾಧಿಸವುತ್ಪನ್ನ ಸುಖಾವೃತ ವಿಪರೀತನಾರಕಾದಿದುಃಖ- ಭಯಭೀತಾ  
ಭವ್ಯವರಪುಂಡರೀಕಾ ಭರತ-ಸಗರ-ರಾಮ-ಪಾಂಡವ-ಶ್ರೀಜೀಕಾದಯೋರ್ವಿ ವೀತರಾಗಸವರ್ಚಂತ್ರ ತೀರ್ಥಾಂಕರ  
ಪರಮದೇವಾನಾಂ ಸಮವಸರಣೇ ಸಪರಿವಾರಾ ಭಕ್ತಿಭರನಮಿತೋತ್ತಮಾಂಗಾಃ ಸಂತಃ ಸವಾರಗಮಪ್ರಶ್ನಾನಂತರಂ  
ಸರ್ವಪ್ರಕಾರೋಪಾದೇಯಂ ಶುದ್ಧಾತ್ಮಾನಂ ಪೃಚಂತೀತಿ । ಅತ್ಯ ತ್ವಿವಿಧಾತ್ಮಸ್ವರೂಪಪುಂಧ್ರೇ  
ಶುದ್ಧಾತ್ಮಸ್ವರೂಪಮುಹಾದೇಯಮಿತಿ ಭಾವಾಧರಃ ॥೧೧॥

ಈಗ ಪ್ರಭಾಕರಭಟ್ಟನ ವಿನಂತಿಯನ್ನ ಆಲಿಸಿ ಶ್ರೀಯೋಗೀಂದ್ರಮದೇವರು ಮೂರು ಪ್ರಕಾರದ ಆತ್ಮನ  
ಸ್ವರೂಪವನ್ನ ಹೇಳುತ್ತಾರೆ,-

### ನಾಥ - ೧೧

**ಅನ್ನಯಾಧರ :** - [ಪಂಚಗುರು] ಪಂಚಪರಮೇಷ್ಠಿಗಳಿಗೆ [ಪುಣಿ ಪುಣಿ] ಮತ್ತೆ ಮತ್ತೆ [ಪಣಾವಿವಿ]  
ನಮಸ್ಕಾರ ಮಾಡಿ ಮತ್ತು [ಭಾವೇಂ] ಭಕ್ತಿಯ ಪರಿಣಾಮದಿಂದ ಅವರನ್ನ [ಚಿತ್ತಿ] ಮನಸ್ಸಿನಲ್ಲಿ [ಧರೇವಿ]  
ಧಾರಣಾಮಾಡಿ [ತಿವಿಹು] ಮೂರು ಪ್ರಕಾರದ [ಅಪ್ಪಾ] ಆತ್ಮನನ್ನ [ಕಹೇವಿ(ವಿಂ?)] ನಾನು ಹೇಳುತ್ತೇನೆ ಅದನ್ನು  
[ಭಟ್ಟಪಹಾಯರ] ಎಲ್ಲ ಪ್ರಭಾಕರ ಭಟ್ಟನೇ ! [ತುಹು] ನೀನು [ಓಸುಣಿ] ನಿಶ್ಚಯದಿಂದ ಆಲಿಸು.

**ಭಾವಾಧರ :** - ಬಹಿರಾತ್ಮ, ಅಂತರಾತ್ಮ ಮತ್ತು ಪರಮಾತ್ಮನ ಭೇದದಿಂದ ಆತ್ಮನು ಮೂರು  
ಪ್ರಕಾರವಿದ್ಬಾನೆ. ಆದುದರಿಂದ ಎಲ್ಲ ಪ್ರಭಾಕರಭಟ್ಟನೇ ! ನೀನು ಯಾವ ರೀತಿ ಈ ಮೂರು ಪ್ರಕಾರದ ಆತ್ಮನನ್ನು  
ನನಗೆ ಕೇಳಿದೆಯೋ ಅದೇ ರೀತಿ ಭೇದಾಭೇದರತ್ತತ್ಯದ ಭಾವನೆಯು ಶ್ರಿಯವಿರುವಂಥವರೂ, ಪರಮಾತ್ಮನ  
ಭಾವನೆಯಿಂದ ಉತ್ಪನ್ನವಾದ ವೀತರಾಗಪರಮಾನಂದರೂಪಸುಧಾರಸದ ಪಿವಾಸೆಯುಳ್ಳವರೂ, ವೀತರಾಗನಿವಿಕಲ್ಪ

ಐವರು ಗುರುಗಳ ತಿರುತ್ತಿರುಗಿ ನಮಿಸಿ ಭಾವದಿ ಮನದಲಿ ಧರಿಸಿ ।  
ತ್ವಿವಿಧಾತ್ಮನು ಹೇಳಿಸೆಲೆ ಪ್ರಭಾಕರಭಟ್ಟ ನೀನವಧರಿಸು ॥೧೧॥

ಅಥ ತ್ರೀವಿಧಾತ್ಮಾನಂ ಜ್ಞಾತ್ಮಾ ಬಹಿರಾತ್ಮಾನಂ ವಿಹಾಯ ಸ್ವಸಂವೇದನಜ್ಞಾನೇನ ಪರಂ ಪರಮಾತ್ಮಾನಂ  
ಭಾವಯ ತ್ವಾ ಮಿತಿ ಪ್ರತಿಪಾದಯತಿ-

**ಅಪ್ನಾ ತಿ-ವಿಹು ಮುಣೈವಿ ಲಹು ಮೂಡಲು ಮೇಲ್ಲಿಂ ಭಾಲು ।**

**ಮುಣಿ ಸಣ್ಣಾಣೇ ಕಾಣಮಲು ಜೋ ಪರಮಪ್ರ-ಸಹಾಲು ॥೧೨॥**

ಆತ್ಮಾನಂ ತ್ರೀವಿಧಂ ಮತ್ತಾ ಲಘು ಮೂಡಂ ಮುಂಚ ಭಾವಮ್ |

ಮನ್ಯಸ್ವಸಜ್ಞಾನೇನ ಜ್ಞಾನಮಯಂ ಯಃ ಪರಮಾತ್ಮ ಸಭಾವಃ ॥೧೩॥

ಅಪ್ನಾ ತಿವಿಹು ಮುಣೈವಿ ಲಹು ಮೂಡಲು ಮೇಲ್ಲಿಂ ಭಾಲು ಹೇ ಪ್ರಭಾಕರಭಟ್ಟ ಆತ್ಮಾನಂ ತ್ರೀವಿಧಂ  
ಮತ್ತಾ ಲಘು ಶೀಪ್ತ್ರಂ ಮೂಡಂ ಬಹಿರಾತ್ಮ ಸ್ವರೂಪಂ ಭಾವಂ ಪರಿಣಾಮಂ ಮುಂಚ | ಮುಣಿ ಸಣ್ಣಾಣೇ  
ಕಾಣಮಲು ಜೋ ಪರಮಪ್ರ-ಸಹಾಲು ಪಶ್ಚಾತ್ ತ್ರೀವಿಧಾತ್ಮ ಪರಿಜ್ಞಾನಾನಂತರಂ ಮನ್ಯಸ್ವ | ಜಾನೀಹಿ | ಕೇನ  
ಕರಣಭೂತೇನ | ಅಂತರಾತ್ಮ ಲಕ್ಷಣವೀತರಾಗನಿವಿರ್ಕಲ್ಲ ಸ್ವಸಂವೇದನಜ್ಞಾನೇನ | ಕಂ ಜಾನೀಹಿ | ಯಂ ಪರಾತ್ಮ-  
ಸಭಾವಮ್ | ಕಂವಿಶಿಪ್ಪಮ್ | ಜ್ಞಾನಮಯಂ ಕೇವಲಜ್ಞಾನೇನ ನಿವ್ಯಾತಮಿತಿ | ಅತ್ಯ ಯೋರಸೌ ಸ್ವಸಂವೇದನಜ್ಞಾನೇನ  
ಪರಮಾತ್ಮಜ್ಞಾತಃ ಸ ಏಪೋಪಾದೇಯ ಇತಿ ಭಾವಾರ್ಥಃ | ಸ್ವಸಂವೇದನಜ್ಞಾನೇ ವೀತರಾಗವಿಶೇಷಣಂ ಕಂಮಥರ್ಮಮಿತಿ  
ಪೂರ್ವ-ಪಕ್ಷಃ, ಪರಿಹಾರವೂಹ, ವಿಷಯಾನುಭವರೂಪಸ್ವಸಂವೇದನಜ್ಞಾನಂ ಸರಾಗವುಪಿ ದೃಶ್ಯತೇ  
ತನ್ನಿಷೇಧಾರ್ಥಮಿತ್ಯಭಿಪ್ರಾಯಃ ॥೧೨॥

ಸಮಾಧಿಯಿಂದ ಸಮುತ್ಸುವಾದ ಸುಖಾಮೃತದಿಂದ ವಿಪರೀತವಾದ ನರಕಾದಿಗಳ ದುಃಖದಿಂದ ಭಯಭೀತರೂ,  
ಭವ್ಯರುಗಳಲ್ಲಿ ಅತ್ಯಂತ ಶೈಷ್ವರೂ ಆದ ಭರತ, ಸಾರ, ರಾಮಚಂದ್ರ, ವಾಂಡವ, ಶ್ರೀಜೀಕ ಮೊದಲಾದವರು  
ಕೂಡ ಪರಿವಾರ ಸಹಿತವಾಗಿ ವೀತರಾಗ ಸರ್ವಜ್ಞ ತೀರ್ಥಂಕರ ಪರಮದೇವರ ಸಮವಸರಣಾದಲ್ಲಿ ಅತ್ಯಂತ  
ಭಕ್ತಿಭಾವದಿಂದ ನತಮಸ್ತಕರಾಗಿ ಸಮಸ್ತ ಆಗಮಗಳ ಪ್ರಶ್ನೆಗಳನ್ನು ಮಾಡಿದನಂತರ ಎಲ್ಲ ಪ್ರಕಾರದಿಂದ  
ಉಪಾದೇಯಭೂತವಾದ ಶುದ್ಧ ಆತ್ಮನ ಸ್ವರೂಪವನ್ನೇ ಕೇಳುತ್ತಿದ್ದರು.

ಇಲ್ಲಿ ಮೂರು ಪ್ರಕಾರದ ಆತ್ಮನ ಸ್ವರೂಪದೋಳಗಿಂದ ಒಂದು ಶುದ್ಧ ಆತ್ಮನ ಸ್ವರೂಪವೇ  
ಉಪಾದೇಯವಿದೆಯೆಂಬುದು ಭಾವಾರ್ಥವಿದೆ.

ಈಗ ಮೂರು ಪ್ರಕಾರದ ಆತ್ಮನನ್ನ ತಿಳಿದುಕೊಂಡು ಬಹಿರಾತ್ಮನನ್ನು ಬಿಟ್ಟುಕೊಟ್ಟ ಸ್ವಸಂವೇದನಜ್ಞಾನದ  
ಮೂಲಕ ನೀನು ಪರಮ ಎಂದರೆ ಪರಮಾತ್ಮನನ್ನ ಭಾವಿಸೆಂದು ಹೇಳುತ್ತಾರೆ.-

### ಗಾಢ - ೧೨

**ಅನ್ವಯಾರ್ಥ :-** ಎಲ್ಲೆ ಪ್ರಭಾಕರಭಟ್ಟನೇ ! ನೀನು [ತಿ-ವಿಹು ಅಪ್ನಾ] ಮೂರು ಪ್ರಕಾರದ ಆತ್ಮನನ್ನು  
[ಮುಣೈವಿ] ತಿಳಿದುಕೊಂಡು [ಮೂಡಲು] ಬಹಿರಾತ್ಮ ಸ್ವರೂಪದ [ಭಾಲು] ಪರಿಣಾಮವನ್ನು [ಲಹು]

ನೀನು ತ್ರೀವಿಧಾತ್ಮನು ತಿಳಿದ ಮೂಡಭಾವವನು ಬೇಗತೋರೆದು |

ಜ್ಞಾನಮಯ ಪರಮಾತ್ಮ ಸಭಾವ ತಿಳಿದುಕೋ ನಿಜ ಜ್ಞಾನದಿಂದ ॥೧೩॥

ಅಧ ತ್ರಿವಿಧಾತ್ಮ ಸಂಜ್ಞಾಂ ಬಹಿರಾತ್ಮಲಕ್ಷಣಂ ಚ ಕಥಯತಿ-  
 ಮೂಢು ವಿಯಕ್ಷಣು ಬಂಭು ಪರು ಅಪ್ಪಾತಿ-ವಿಹು ಹವೇಇ ।  
 ದೇಹು ಜಿ ಅಪ್ಪಾ ಜೋ ಮುಣಿಜ ಸೋ ಜಣು ಮೂಢು ಹವೇಇ ॥೧೫॥  
 ಮೂಢೋ ವಿಚಕ್ಷಣೋ ಬ್ರಹ್ಮಾಪರಃ ಆತ್ಮತ್ರಿವಿಧೋ ಭವತಿ ।  
 ದೇಹಮೇವ ಆತ್ಮನಂ ಯೋ ಮನುತೇ ಸ ಜನೋ ಮೂಢೋ ಭವತಿ ॥೧೬॥

ಮೂಢು ವಿಯಕ್ಷಣು ಬಂಭು ಪರು ಅಪ್ಪಾತಿ-ವಿಹು ಹವೇಇ ಮೂಢೋ ಮಿಥಾತ್ಮರಾಗಾದಿಪರಿಣತೋ ಬಹಿರಾತ್ಮ, ವಿಚಕ್ಷಣೋ ವಿತರಾಗನಿರ್ವಿಕಲ್ಪಸ್ವಸಂವೇದನಜ್ಞಾನಪರಿಣತೋಽಂತರಾತ್ಮ, ಬ್ರಹ್ಮಾಶುದ್ಧಬುದ್ಧೈಕ-ಸ್ವಭಾವಃ ಪರಮಾತ್ಮಾ ।ಶುದ್ಧಬುದ್ಧಸ್ವಭಾವಲಕ್ಷಣಂ ಕಥ್ಯತೇ-ಶುದ್ಧೋ ರಾಗಾದಿರಹಿತೋಽಂತಜ್ಞಾನಾದಿ-ಚತುಷ್ಪಯಸಹಿತ ಇತಿ ಶುದ್ಧಬುದ್ಧಸ್ವಭಾವಲಕ್ಷಣಂ ಸರ್ವತ್ರ ಜ್ಞಾತವ್ಯಮ್ । ಸ ಚ ಕಥಂಭೂತಃ ಬ್ರಹ್ಮಾ । ಪರಮೋ ಭಾವಕರ್ಮದ್ವಯಕರ್ಮನೋಕರ್ಮರಹಿತಃ । ಏವಮಾತ್ಮತ್ರಿವಿಧೋ ಭವತಿ । ದೇಹು ಜಿ ಅಪ್ಪಾ ಜೋ ಮುಣಿಜ ಸೋ ಜಣು ಮೂಢು ಹವೇಇ ವಿತರಾಗನಿರ್ವಿಕಲ್ಪಸ್ವಸಮಾಧಿಸಂಚಾತಸದಾನಂದೈಕಸುಖಾವೃತಸ್ವಭಾವ-ಮಲಭಮಾನಃ । ಸನ್ ದೇಹಮೇವಾತ್ಮನಂ ಯೋ ಮನುತೇ ಜಾನಾತಿ ಸ ಜನೋ ಲೋಕೋ ಮೂಢಾತ್ಮಾ ಭವತಿ ಇತಿ । ಅತ್ಯ ಬಹಿರಾತ್ಮಹೇಯಸ್ತದಪೇಕ್ಷಯಾ ಯದ್ವಷ್ಟಂತರಾತ್ಮೋಪಾದೇಯಸ್ತಫಾಪಿ ಸರ್ವಪ್ರಕಾರೋಪಾದೇಯ-

ಶೀಘ್ರವಾಗಿ [ಮೇಲ್ಲಿಗಿ] ಬಿಟ್ಟಕೊಡು ಮತ್ತು [ಸಂಜ್ಞಾಜ್ಞೋಽಂ] ಅಂತರಾತ್ಮಲಕ್ಷಣವಲ್ಲಿ ವಿತರಾಗ ನಿರ್ವಿಕಲ್ಪಸ್ವಸಂವೇದನ ಜ್ಞಾನದ ಮೂಲಕ [ಜಾಣಾಮಣಿ] ಜ್ಞಾನಮಯ-ಕೇವಲಜ್ಞಾನದಿಂದ ರಚನೆಗೊಂಡ [ಜೋ ಪರಮಪ್ರಾಣಹಾಣಿ] ಯಾವ ಪರಮಾತ್ಮಸ್ವಭಾವವಿದೆ ಅದನ್ನು [ಮುಣಿ] ತಿಳಿದುಕೊಳ್ಳು.

ಭಾವಾಧರ :- ಇಲ್ಲಿ ಸ್ವಸಂವೇದನ ಜ್ಞಾನದ ಮೂಲಕ ಈ ಪರಮಾತ್ಮನನ್ನು ತಿಳಿಯುವುದೇ ಉಪಾದೇಯವಿದೆ.

ತ್ರೈಶ್ಮಾತ್ಮ : ಸ್ವಸಂವೇದನಜ್ಞಾನಕ್ಕೆ ‘ವಿತರಾಗ’ವೆಂಬ ವಿಶೇಷಣವನ್ನು ಏತಕ್ಕಾಗಿ ಕೊಡಲಾಗಿದೆ ?

ಉತ್ತರ : ವಿಷಯಿಗಳ ಅನುಭವರೂಪವಾದ ಸ್ವಸಂವೇದನಜ್ಞಾನವು ಸರಾಗ ಕೂಡ ಕಂಡು ಬರುತ್ತಿರುವುದರಿಂದ ಅದರ ನಿಷೇಧಾಧರವಾಗಿ ‘ವಿತರಾಗ’ವೆಂಬ ವಿಶೇಷಣವನ್ನು ಜ್ಞಾನಕ್ಕೆ ಕೊಡಲಾಗಿದೆಯಿಂಬ ಅಭಿಪ್ರಾಯವಿದೆ.

ಈಗ ಮೂರು ಪ್ರಕಾರದ ಆತ್ಮನ ಸಂಜ್ಞೆ ಮತ್ತು ಬಹಿರಾತ್ಮನ ಲಕ್ಷಣ ಹೇಳುತ್ತಾರೆ,-

**ಗಾಢ -೧೫**

ಅನ್ನಯಾಧರ :- [ಮೂಢು] ಮೂರು ಬಹಿರಾತ್ಮನಿದ್ದಾನೆ, [ವಿಯಕ್ಷಣು] ವಿಚಕ್ಷಣನು ಅಂತರಾತ್ಮನಿದ್ದಾನೆ ಮತ್ತು [ಪರು ಬಂಭು] ಪರಮ ಬ್ರಹ್ಮನು ಪರಮಾತ್ಮನಿದ್ದಾನೆ, ಈ ಪ್ರಕಾರ [ಅಪ್ಪಾ] ಆತ್ಮನು [ತಿ-ವಿಹು] ಮೂರು ಪ್ರಕಾರದಿಂದ ಇದ್ದಾನೆ. [ಜೋ] ಯಾರು [ದೇಹು ಜಿ] ದೇಹವನ್ನೇ [ಅಪ್ಪಾ] ಆತ್ಮನಂದು [ಮುಣಿಜ] ತಿಳಿಯುತ್ತಾರೆ [ಸೋ ಜಣು] ಆ ಜನರು [ಮೂಢು ಹವೇಇ] ಮೂಢರಿದ್ದಾರೆ.

ಬಹಿರಾತ್ಮ ಅಂತರಾತ್ಮ ಪರಮಾತ್ಮನೆಂದಾತ್ಮತ್ರಿವಿಧನಿಹನು ।

ದೇಹವನೆ ಆತ್ಮನಂದು ತಿಳಿಯುವಾ ಜನರು ಬಹಿರಾತ್ಮರಿಹರು ॥೧೫॥

ಭೂತಪರಮಾತ್ಮಪೇಕ್ಷೆಯಾ ಸ ಹೇಯ ಇತಿ ತಾತ್ಪರ್ಯಾರ್ಥಃ ॥೧೬॥

ಅಥ ಪರಮಸಮಾಧಿಸ್ಥಿತಃ ಸನ್ ದೇಹವಿಭಿನ್ನಂ ಜ್ಞಾನಮಯಂ ಪರಮಾತ್ಮಾನಂ ಯೋಽಸೌ ಜಾನಾತಿ ಸೋಽಂತರಾತ್ಮಾ ಭವತಿತೀ ನಿರೂಪಯತಿ-

ದೇಹ-ವಿಭಿನ್ನಾಲು ಜಾಗಾಮಲು ಜೋ ಪರಮಪ್ರಾಣಿಷಿಳಿ ।

ಪರಮ-ಸಮಾಹಿ-ಪರಿಟ್ಯಾಯಲು ಪಂಡಿಲು ಸೋ ಜಿ ಹವೇಳಿ ॥೧೭॥

ದೇಹವಿಭಿನ್ನಂ ಜ್ಞಾನಮಯಂ ಯಃ ಪರಮಾತ್ಮಾ ನಂ ಪಶ್ಯತಿ ।

ಪರಮಸಮಾಧಿಪರಿಸ್ಥಿತಃ ಪಂಡಿತಃ ಸ ಏವ ಭವತಿ ॥೧೮॥

ದೇಹವಿಭಿನ್ನಾಲು ಜಾಗಾಮಲು ಜೋ ಪರಮಪ್ರಾಣಿಷಿಳಿ ಅನುಪಚರಿತಾಸದ್ಭೂತವ್ಯವಹಾರನಯೇನ ದೇಹಾದಭಿನ್ನಂ ನಿಶ್ಚಯನಯೇನ ಭಿನ್ನಂ ಜ್ಞಾನಮಯಂ ಕೇವಲಜ್ಞಾನೇನ ನಿವೃತ್ತಾಂ ಪರಮಾತ್ಮಾನಂ ಯೋಽಸೌ ಜಾನಾತಿ ಪರಮಸಮಾಹಿಪರಿಟ್ಯಾಯಲು ಪಂಡಿಲು ಸೋ ಜಿ ಹವೇಳಿ ವೀತರಾಗನಿವಿಕಲ್ಪಸಹಜಾನಂದೈಕ-ಶುದ್ಧಾತ್ಮಾನುಭೂತಿಲಕ್ಷಣಪರಮಸಮಾಧಿಸ್ಥಿತಃ ಸನ್ ಪಂಡಿತೋಽಂತರಾತ್ಮಾವೇಚಿ ಸ ಏವ ಭವತಿ । ‘ಈ ಪಂಡಿತೋ ವೇಚಿ’ ಇತಿ ವಚನಾತ್ಮಾ, ಇತಿ ಅಂತರಾತ್ಮಾ ಹೇಯರೂಪೋ, ಯೋಽಸೌ ಪರಮಾತ್ಮಾ ಭಣಿತಃ ಸ ಏವ ಸಾಕ್ಷಾದುಪಾದೇಯ ಇತಿ ಭಾವಾರ್ಥಃ ॥೧೯॥

**ಭಾವಾರ್ಥ :**- ಮೂರಂತು ಮಿಥ್ಯಾತ್ಮ ರಾಗಾದಿಗಳ ರೂಪದಿಂದ ಪರಿಣಮಿಸುತ್ತ ಬಹಿರಾತ್ಮನಿದ್ವಾನೆ, ವಿಚಕ್ಷಣನು ವೀತರಾಗ ನಿವಿಕಲ್ಪಸ್ವಸಂಪೇದನ ಜ್ಞಾನರೂಪದಿಂದ ಪರಿಣಮಿಸುತ್ತ ಅಂತರಾತ್ಮನಿದ್ವಾನೆ ಮತ್ತು ಪರಮನು ಭಾವಕರ್ಮ, ದ್ರವ್ಯಕರ್ಮ, ಸೋಕರ್ಮಗಳಿಂದ ರಹಿತ ಬ್ರಹ್ಮ-ಶುದ್ಧ-ಬುದ್ಧ-ಏಕಸ್ವಭಾವಿಯಾದ ಪರಮಾತ್ಮನಿದ್ವಾನೆ, ಶುದ್ಧ, ಬುದ್ಧ ಸ್ವಭಾವದ ಸ್ವರೂಪವನ್ನ ಹೇಳಲಾಗಿದೆ. ಶುದ್ಧ ಎಂದರೆ ರಾಗಾದಿಗಳಿಂದ ರಹಿತ, ಬುದ್ಧ ಎಂದರೆ ಅನಂತಜ್ಞಾನಾದಿ ಚತುಷ್ಪಯ ಸಹಿತನು, ಈ ಪ್ರಕಾರ ಎಲ್ಲಿಡೆಗೆ ಶುದ್ಧ, ಬುದ್ಧ ಸ್ವಭಾವದ ಸ್ವರೂಪವನ್ನ ತಿಳಿಯಬೇಕು. ಹೀಗೆ ಆತ್ಮನು ಮೂರು ಪ್ರಕಾರದಿಂದ ಇದ್ವಾನೆ.

ವೀತರಾಗ ನಿವಿಕಲ್ಪಸಮಾಧಿಯಿಂದ ಉತ್ಪನ್ನವಾದ ಒಂದು (ಕೇವಲ) ಸದಾನಂದರೂಪ ಸುಖಾಮೃತ ಸ್ವಭಾವವನ್ನ ಪ್ರಾಪ್ತಮಾಡಿಕೊಳ್ಳದೆ ದೇಹವನ್ನೇ ಆತ್ಮನೆಂದು ಮನಿಸುವ ಜನರು ಮೂರಾತ್ಮರಿದ್ವಾರೆ.

ಇಲ್ಲಿ (ಈ ಮೂರು ಪ್ರಕಾರದ ಆತ್ಮರೂಪಗಳಲ್ಲಿ) ಬಹಿರಾತ್ಮನು ಹೇಯನಿದ್ವಾನೆ, ಅವನ ಅವೇಕ್ಷೆಯಿಂದ ಆ ಅಂತರಾತ್ಮನು ಉಪಾದೇಯನಿದ್ವರೂ ಕೂಡ ಎಲ್ಲ ಪ್ರಕಾರದಿಂದ ಉಪಾದೇಯಭೂತನಾದ ಪರಮಾತ್ಮನ ಅವೇಕ್ಷೆಯಿಂದ ಅವನು ಹೇಯನಿದ್ವನೆಂಬುದು ತಾತ್ಪರ್ಯಾರ್ಥವಿದೆ.

ಈಗ ಪರಮಸಮಾಧಿಯಲ್ಲಿ ಸ್ಥಿರರಾಗತ್ತ ಯಾರು ದೇಹದಿಂದ ಭಿನ್ನನಾದ ಜ್ಞಾನಮಯ ಪರಮಾತ್ಮನನ್ನ ತಿಳಿಯುತ್ತಾರೆ ಅವರು ಅಂತರಾತ್ಮರಿದ್ವಾರೆಂದು ಹೇಳುತ್ತಾರೆ,-

### ಗಂಥ - ೧೯

**ಅನ್ವಯಾರ್ಥ :**- [ಜೋ] ಯಾರು [ಪರಮ-ಸಮಾಹಿ-ಪರಿಟ್ಯಾಯಲು] ಪರಮಸಮಾಧಿಯಲ್ಲಿ

ಪರಮಸಮಾಧಿಯಲ್ಲಿ ತಿರವಿರುತ ದೇಹದಿ ಭಿನ್ನ ಜ್ಞಾನಮಯ ।

ಪರಮಾತ್ಮನನು ಯಾರು ತಿಳಿಯುವರವರೆ ಅಂತರಾತ್ಮರಿರುವರು ॥೨೦॥

ಅಥ ಸಮಸ್ತಪರದ್ವಾಂ ಮುಕ್ತಾಂಕೇವಲಜ್ಞಾನಮಯಕರ್ಹಿತಶಿದ್ಧಾತ್ಮಾಯೇನ ಲಭಃ ಪರಮಾತ್ಮಾ ಭವತಿತೆ ಕಥಯತಿ-

ಅಪ್ಣಾ ಲಧಳಿ ಕಾಣಮಳಿ ಕಮ್ಮು-ವಿಮುಕ್ತೀಂ ಜೇಣ ।  
ಮೇಲ್ಲಿವಿ ಸಯಲು ವಿ ದವ್ಷ್ಯ ಪರು ಸೋ ಪರು ಮಣಿ ಮಣೇಣ ॥೧೫॥

ಆತ್ಮಾ ಲಚ್ಚೋ ಜ್ಞಾನಮಯಃ ಕರ್ಮವಿಮುಕ್ತೀನ ಯೇನ ।  
ಮುಕ್ತಾಂ ಸಕಲಮಪಿ ದ್ರವ್ಯಂ ಪರಂ ತಂ ಪರಂ ಮನ್ಯಸ್ಯ ಮನಸಾ ॥೧೬॥

ಅಪ್ಣಾ ಲಧಳಿ ಕಾಣಮಳಿ ಕಮ್ಮುವಿಮುಕ್ತೀಂ ಜೇಣ ಆತ್ಮಾ ಲಭಃ ಪ್ರಾಪ್ತಃ । ಕಂದಿತಷ್ಟಃ । ಜ್ಞಾನಮಯಃ ಕೇವಲಜ್ಞಾನೇನ ನಿವ್ಯತ್ತಃ । ಕಥಂಭೂತೇನ ಸತಾ । ಜ್ಞಾನಾವರಣಾದಿದ್ರವ್ಯಕರ್ಮಭಾವಕರ್ಹಿತೇನ ಯೇನ । ಕಂ ಕೃತ್ಯಾತ್ಮಾ ಲಭಃ । ಮೇಲ್ಲಿವಿ ಸಯಲು ವಿ ದವ್ಷ್ಯ ಪರು ಸೋ ಪರು ಮಣಿ ಮಣೇಣ । ಮುಕ್ತಾಂಪರಿತ್ಯಜ್ಞ । ಕಿರ್ಮಾ । ಪರಂ ದ್ರವ್ಯಂ ದೇಹರಾಗಾದಿಕರ್ಮಾ । ಸಕಲಂ ಕತಿಸಂಖ್ಯೋ ಪೇತಂ ಸಮಸ್ತಮಪಿ । ತಮಿತ್ಯಂಭೂತಮಾತ್ಮಾನಂ ಪರಂ ಪರಮಾತ್ಮಾನಮಿತಿ ಮನ್ಯಸ್ಯ ಜಾನೀಹಿ ಹೇ ಪ್ರಭಾಕರಭಟ್ಟ । ಕೇನ ಕೃತ್ಯಾ । ಮಾಯಾಮಿಥ್ಯಾ ನಿದಾನಶಲ್ಯತ್ಯಯ-

ಸ್ಥಿರರಾಗುತ್ತ [ದೇಹ-ವಿಭಿಣ್ಣ ಉ] ದೇಹದಿಂದ ಭಿನ್ನನಾದ [ಕಾಣಮಳಿ] ಜ್ಞಾನಮಯ [ಪರಮಪ್ರಾಪ್ತಃ] ಪರಮಾತ್ಮಾನನ್ನ [ಣಿಪಿಷ್ಠ] ನೋಡುತ್ತಾರೆ, ತಿಳಿಯುತ್ತಾರೆ. [ಸೋಜಿ] ಅವರೇ [ಪಂಡಿಲಿ ಹವೇಷಿ] ಪಂಡಿತರಿದ್ದಾರೆ.

**ಭಾವಾರ್ಥ :** - ಯಾರು ಆ ಏತರಾಗಿನಿರ್ವಿಕಲ್ಪ ಸಹಜ ಅನಂದರೂಪವಾದ ಒಂದು (ಕೇವಲ) ಶಿದ್ಧಾತ್ಮಾನುಭೂತಿಯು ಲಕ್ಷಣವಿರುವಂಥ ಪರಮಸಮಾಧಿಯಲ್ಲಿ ಸ್ಥಿರವಾಗುತ್ತ ಅನುಪಚರಿತ ಅಸದ್ಗೂತ ವ್ಯವಹಾರದಿಂದ ದೇಹದಿಂದ ಅಭಿನ್ನ ಮತ್ತು ನಿಶ್ಚಯನಯದಿಂದ ಭಿನ್ನ ಜ್ಞಾನಮಯ ಹಾಗೂ ಕೇವಲ ಜ್ಞಾನದಿಂದ ರಚಿಸಲ್ಪಟ್ಟ ಪರಮಾತ್ಮಾನನ್ನ ತಿಳಿಯುತ್ತಾರೆ ಅವರೇ ಪಂಡಿತ-ವಿವೇಕಿಗಳಾದ ಅಂತರಾತ್ಮರಿದ್ದಾರೆ ! ಗ ‘ಕಃ ಪಂಡಿತೋ ವಿವೇಕ’ ‘ಇತಿ ವಚನಾತ್ಮ’ ಎಂದರೆ ‘ಯಾರು ವಿವೇಕಿಗಳಾರೆ ಅವರು ಪಂಡಿತರಿದ್ದಾರೆ’ಂದು ಆಗಮದ ವಚನವಿದೆ.

ಈ ಪ್ರಕಾರ ಅಂತರಾತ್ಮನು ಹೇಯರೂಪನಿದ್ದಾನೆ ಮತ್ತು ಆ ಪರಮಾತ್ಮಾನೇ ಪ್ರತ್ಯಕ್ಷ ಉಪಾದೇಯನಿದ್ದಾನೆಂಬುದು ಇಲ್ಲಿನ ಭಾವಾರ್ಥವಿದೆ.

ಯಾರು ಸಮಸ್ತ ಪರದ್ವಾಗಳನ್ನ ಬಿಟ್ಟಕೊಟ್ಟ ಕೇವಲಜ್ಞಾನಮಯನೂ ಕರ್ಮರಹಿತನೂ ಆದ ಶುದ್ಧಾತ್ಮನನ್ನ ಪ್ರಾಪ್ತಮಾಡಿಕೊಂಡಿದ್ದಾರೆ ಅವರು ಪರಮಾತ್ಮರಿದ್ದಾರೆಂದು ಈಗ ಹೇಳುತ್ತಾರೆ,-

### ಗಾಂ - ೧೫

**ಅನ್ನಯಾರ್ಥ :** - [ಜೇಣ] ಯಾವನು [ಸಯಲು ವಿ ಪರು ದವ್ಷ್ಯ ಮೇಲ್ಲಿವಿ] ಸಮಸ್ತ ಪರದ್ವಾಗಳನ್ನ ಬಿಟ್ಟಕೊಟ್ಟ [ಕಮ್ಮು-ವಿಮುಕ್ತೀಂ] ಕರ್ಮಗಳಿಂದ ರಹಿತನಾಗಿ ವರ್ತಿಸುತ್ತ [ಕಾಣಮಳಿ

ನೀನು ಸಕಲಪರಿಗ್ರಹ ತ್ಯಜಿಸಿ ಕರ್ಮದಿಂದ ರಹಿತನಾದ ।  
ಜ್ಞಾನಮಯಾತ್ಮನನು ಪಡೆದಪರಮಾತ್ಮನನು ಪರಮಾತ್ಮನೆಂದರಿ ॥೧೫॥

ಸ್ವರೂಪಾದಿ ಸಮಸ್ತ ವಿಭಾವ ಪರಿಣಾಮರಹಿತೇನ ಮನಸೇತಿ । ಅತೋ ಏಕ ಲಕ್ಷ್ಮಿ ಪರಮಾತ್ಮಾ ಉಪಾದೇಯೋ ಜ್ಞಾನಾವರಣಾದಿ ಸಮಸ್ತ ವಿಭಾವರೂಪಂ ಪರದ್ವಯಂ ತು ಹೇಯಮಿತಿ ಭಾವಾಧರಃ ॥೧೫॥ ಏವಂತ್ರಿವಿಧಾತ್ಮ ಪ್ರತಿಪಾದಕಪ್ರಥಮವಹಾಧಿಕಾರಮಧ್ಯೇ ಸಂಕ್ಷೇಪೇಣ ಶ್ರಿವಿಧಾತ್ಮ ಸೂಚನಮುಖ್ಯತಯಾ ಸೂತ್ರಪಂಚಂ ಗತಮ್ । ತದನಂತರಂ ಮುಕ್ತಿಗತಕೇವಲಜ್ಞಾನಾದಿ ವ್ಯಕ್ತಿರೂಪಿಂದ ಜೀವವ್ಯಾಖ್ಯಾನಮುಖ್ಯತ್ವೇನ ದೋಹಕಸೂತ್ರದಶಕಂ ಪ್ರಾರಭ್ಯತೇ । ತದ್ವಥಾ ।

ಲಕ್ಷ್ಮಿಮಲಕ್ಷ್ಮೀಣ ಧೃತಾಹರಿಹರಾದಿವಿಶ್ವಪ್ರಾರುಷಾ ಯಂ ಧ್ಯಾಯಂತಿ ತಂ ಪರಮಾತ್ಮಾ ನಂ ಜಾನೀಹಿತಿ ಪ್ರತಿಪಾದಯತಿ-

**ತೀಹುಯಣ-ವಂದಿಲು ಸಿದ್ಧಿ-ಗಳು ಹರಿ-ಹರ ರೂಢಿಹಿ ಜೋ ಜಿ ।**

**ಲಕ್ಷ್ಮಿ ಅಲಕ್ಷ್ಮೀಣ ಧರಿವಿ ಧಿರು ಮುಣಿ ಪರಮಪ್ರಾಲು ಸೋ ಜಿ ॥೧೬॥**

ಶ್ರಿಭುವನವಂದಿತಂ ಸಿದ್ಧಿಗತಂ ಹರಿಹರಾ ಧ್ಯಾಯಂತಿ ಯಮೇವ ।

**ಲಕ್ಷ್ಮಿಮಲಕ್ಷ್ಮೀಣ ಧೃತಾಂಸಿರಂ ಮನ್ಯಸ್ಸ ಪರಮಾತ್ಮಾನಂ ತಮೇವ ॥೧೭॥**

ತೀಹುಯಣವಂದಿಲು ಸಿದ್ಧಿಗಳು ಹರಿಹರ ರೂಢಿಹಿಂ ಜೋ ಜಿ ಶ್ರಿಭುವನವಂದಿತಂ ಸಿದ್ಧಿಗತಂ ಯಂ ಕೇವಲಜ್ಞಾನಾದಿವ್ಯಕ್ತಿರೂಪಂ ಪರಮಾತ್ಮಾನಂ ಹರಿಹರಹಿರಣ್ಯಗಭಾದಯೋ ಧ್ಯಾಯಂತಿ । ಕಿಂತ್ತಾಪೂರ್ವಮ್ ।

**ಅಪ್ಪಾ ಲಧಳು]** ಜ್ಞಾನಮಯನಾದ ಆತ್ಮನನ್ನ ಪ್ರಾಪ್ತಮಾಡಿಕೊಂಡಿದ್ದಾನೆ [ಸೋ] ಅವನನ್ನ [ಮಣೀಣ] ಶುದ್ಧ ಮನಸ್ಸಿನಿಂದ [ಪರು ಮುಣಿ] ಪರಮಾತ್ಮನೆಂದು ತಿಳಿಯಿರಿ.

**ಭಾವಾಧರಃ :-** ಯಾವನು ಶರೀರ, ರಾಗ ಮೊದಲಾದ ಸಮಸ್ತ ಪರದ್ವಯಗಳನ್ನ ಬಿಟ್ಟುಕೊಟ್ಟಿಂದಿರುತ್ತಾನೆ ಜ್ಞಾನಾವರಣ ಮೊದಲಾದ ದ್ವಯಕರ್ಮ, ಭಾವಕರ್ಮಗಳಿಂದ ರಹಿತನಾಗಿ ವರ್ತಿಸುತ್ತ ಕೇವಲಜ್ಞಾನದಿಂದ ರಚನೆಗೊಂಡ ಆತ್ಮನನ್ನ ಪ್ರಾಪ್ತಮಾಡಿಕೊಂಡಿದ್ದಾನೆ ಅವನನ್ನ-ಇಂಥ ಆತ್ಮನನ್ನ-ಪರಮಾತ್ಮನನ್ನ ಎಲ್ಲೆ ಪ್ರಭಾಕರಭಟ್ಟನೇ ! ನೀನು ಮಾಯೆ, ಮಿಥ್ಯೆ, ನಿದಾನ ಈ ಮೂರು ಶಲ್ಯಗಳ ಸ್ವರೂಪದಿಂದ ಹಿಡಿದು ಸಮಸ್ತ ವಿಭಾವ ಪರಿಣಾಮಗಳಿಂದ ರಹಿತವಾದ ಮನಸ್ಸಿನಿಂದ ತಿಳಿದುಕೊಳ್ಳು. ಇಲ್ಲಿ ಉತ್ತರಕ್ಷಣಾಯಕ್ತನಾದ ಪರಮಾತ್ಮನು ಉಪಾದೇಯನಿದ್ದಾನೆ ಮತ್ತು ಜ್ಞಾನಾವರಣಾದಿ ಸಮಸ್ತ ವಿಭಾವರೂಪದ ಪರದ್ವಯಗಳು ಹೇಯವಿವೆಯೆಂಬುದು ಭಾವಾಧರ ವಿದೆ.

ಹೀಗೆ ಮೂರು ಪ್ರಕಾರದ ಆತ್ಮನ ಪ್ರತಿಪಾದನೆ ಮಾಡುವ ಮಹಾಧಿಕಾರದಲ್ಲಿ ಸಂಕ್ಷೇಪದಿಂದ ಮೂರು ಪ್ರಕಾರದ ಆತ್ಮನ ಸೂಚನೆಯ ಮುಖ್ಯತೆಯಿಂದ ಇದು ಸೂತ್ರಗಳು ಸಮಾಪ್ತವಾದವು.

ಅನಂತರ ಮುಕ್ತಿಗೆ ಪ್ರಾಪ್ತರಾದ ಕೇವಲಜ್ಞಾನಾದಿಗಳ ವ್ಯಕ್ತರೂಪ ಸಿದ್ಧಾ ಜೀವರುಗಳ ವ್ಯಾಖ್ಯಾನದ ಮುಖ್ಯತೆಯಿಂದ ಹತ್ತು ದೋಹಕ ಸೂತ್ರಗಳನ್ನ ಆರಂಭಿಸಲಾಗುತ್ತದೆ. ಅವು ಹೀಗಿವೆ.

**ಶ್ರಿಭುವನವಂದಿತ ಸಿದ್ಧಿಗತ ಹರಿಹರಜಾನಿಪ ಪರಮಾತ್ಮನನು ।**

**ಆ ಬಗೆಯಲಕ್ಷ್ಮೀದಿ ಸಿರಗೊಳಿಸಿ ಅವನನೆ ಪರಮಾತ್ಮನೆಂದರಿ ॥೧೮॥**

ಲಕ್ಷ್ಯ ಅಲಕ್ಷ್ಯೇಂ ಧರಿವಿ ಧಿರು ಲಕ್ಷ್ಯ್ಯೋ ಸಂಕಲ್ಪರೂಪಂ ಚಿತ್ತಮ್ರೂ | ಅಲಕ್ಷ್ಯ್ಯೋ ವೀತರಾಗನಿವಿಕ-ಕಲ್ಪನಿತ್ಯಾನಂದೆಕ-ಸ್ವಭಾವಪರಮಾತ್ಮರೂಪೋಣ ಧ್ಯಾತ್ವಾ | ಕಥಂಭೂತಮ್ರೂ | ಸ್ಥಿರಂ ಪರೀಷಹೋಪಸಗ್ರೇರಕ್ಷಬ್ರಿತಂ ಮುಖ ಪರಮಪ್ರಾಲು ಸೋ ಜಿ ತಮಿತಂಭೂತಂ ಪರಮಾತ್ಮಾನಂ ಹೇ ಪ್ರಭಾಕರಭಟ್ಟ ಮನ್ಸಸ್ವಜಾನೀಹಿ ಭಾವಯೀತ್ಯಧರ್ಣಃ | ಅತ್ಯ ಕೇವಲಜ್ಞಾನಾದಿವ್ಯತ್ತಿರೂಪಮುಕ್ತಿಗತಪರಮಾತ್ಮಸದೃಶೋ ರಾಗಾದಿರಹಿತಃ ಸ್ವಶುದಾತ್ಮಾ ಸಾಜ್ಞಾದುಪಾದೇಯ ಇತಿ ಭಾವಾಧರ್ಣಃ ||೧೬|| ಸಂಕಲ್ಪ ವಿಕಲ್ಪ ಸ್ವರೂಪಂ ಕಥ್ಯತೇ | ತದ್ವಧಾ- ಬಹಿದ್ರ್ವಾವ್ಯವಿಷಯೀ ವೃತ್ತಕಲತ್ತಾದಿಚೀತನಾಚೀತನರೂಪೇ ಮಮೇದ ಮತಿ ಸ್ವರೂಪಃ ಸಂಕಲ್ಪಃ , ಅಹಂ ಸುಖೀ ದುಃখೀತ್ಯಾದಿಚಿತ್ತಗತೋ ಹರ್ಷವಿಷಾದಾದಿಪರಿಣಾಮೋ ವಿಕಲ್ಪ ಇತಿ | ಏವಂ ಸಂಕಲ್ಪವಿಕಲ್ಪಲಕ್ಷಣಂ ಸರ್ವತ್ರ ಜ್ಞಾತವ್ಯಮ್ರೂ |

ಅಥ ನಿತ್ಯನಿರಂಜನಜ್ಞಾನಮಯಪರಮಾನಂದಸ್ವಭಾವಶಾಂತಿವಸ್ತರೂಪಂ ದರ್ಶಯನ್ನಾಹ-

ಹರಿಹರ ಮೊದಲಾದ ವಿಶ್ವಪುರುಷರು ತಮ್ಮ ಲಕ್ಷ್ಯವನ್ನು (ಮನಸ್ಸನ್ನು) ಲಕ್ಷ್ಯರೂಪದಿಂದ (ಪರಮಾತ್ಮರೂಪದಿಂದ) ಇಟ್ಟಿಕೊಂಡು ಯಾರ ಧ್ಯಾನ ಮಾಡುತ್ತಾರೆ ಆ ಪರಮಾತ್ಮನನ್ನು ತಿಳಿಯಿಂದು ಈಗ ಹೇಳುತ್ತಾರೆ,-

### ಗಾಢ - ೧೬

**ಅನ್ವಯಾಧರ್ಣ :-** [ಹರಿಹರ] ಹರಿಹರ ಮೊದಲಾದ ಮಹಾಪುರುಷರು [ಲಕ್ಷ್ಯ ಅಲಕ್ಷ್ಯೇಂ ಧಿರು ಧರಿವಿ] ಚಿತ್ತವನ್ನು ಪರಮಾತ್ಮರೂಪದಿಂದ ಸ್ಥಿರವಾಗಿಟ್ಟಿಕೊಂಡು [ತಿಹುಯಣ-ವಂದಿಲು ಸಿದ್ಧಿ-ಗುಣ ಜೋ-ಜಿ] ಮೂರು ಲೋಕದಿಂದ ವಂದಿತನೂ, ಸಿದ್ಧಪದವಿಗೆ ಪ್ರಾಪ್ತನೂ ಆದಂಥ ಆ ಪರಮಾತ್ಮನನ್ನು [ರ್ಯಾಯಹಿಂ] ಧ್ಯಾನಿಸುತ್ತಾರೆ [ಸೋ ಜಿ] ಅವನನೇ ಎಲ್ಲೆ ಪ್ರಭಾಕರಭಟ್ಟನೇ ! ನೀನು [ಪರಮಪ್ರಾಲು ಮುಖೀ] ಪರಮಾತ್ಮನೆಂದು ತಿಳಿದುಕೊಳ್ಳು.

**ಭಾವಾಧರ್ಣ :-** ಹರಿ, ಹರ, ಹಿರಣ್ಯಗಭರ್ಣ ಮೊದಲಾದವರು ಸಂಕಲ್ಪರೂಪದ ಚಿತ್ತವನ್ನು ವೀತರಾಗನಿವಿಕಲ್ಪ ನಿತ್ಯಾನಂದವು ಒಂದು ಸ್ವಭಾವವಿರುವಂಥ ಪರಮಾತ್ಮರೂಪದಿಂದಿಟ್ಟಿಕೊಂಡು, ಪರೀಷಹ, ಉಪಸಗ್ರಾಗಿಂದ ಕ್ಷುಭಿತರಾಗದೆ ಮೂರು ಲೋಕದಿಂದ ವಂದಿತ ಮತ್ತು ಕೇವಲಜ್ಞಾನಾದಿಗಳ ಪ್ರಕಟರೂಪ ಸಿದ್ಧಪದವನ್ನು ಪ್ರಾಪ್ತಪೂರ್ವಾಡಿಕೊಂಡು ಆ ಪರಮಾತ್ಮನನ್ನು ಧ್ಯಾನಿಸುತ್ತಾರೆ, ಅದೇ ಪರಮಾತ್ಮನನ್ನು ಎಲ್ಲೆ ಪ್ರಭಾಕರಭಟ್ಟನೇ ! ನೀನು ಪರಮಾತ್ಮನೆಂದು ತಿಳಿ ಎಂದರೆ ಭಾವಿಸು.

ಇಲ್ಲಿ ಕೇವಲಜ್ಞಾನಾದಿಗಳ ಪ್ರಕಟರೂಪ ಮುಕ್ತಿಗತ ಪರಮಾತ್ಮನ ಸಮಾನವಾಗಿ ರಾಗಾದಿಗಳಿಂದ ರಹಿತನಾದ ನಿಜತುದ್ವಾತ್ಮನು ಪ್ರತ್ಯೇಕ ಉಪಾದೇಯನಿದ್ವಾನೆಂದು ಭಾವಾಧರ್ಣವಿದೆ.

ಸಂಕಲ್ಪವಿಕಲ್ಪದ ಸ್ವರೂಪವು ಹೀಗಿದೆ - ಸ್ತ್ರೀ, ಪ್ರತ್ಯ ಮೊದಲಾದ ಜೀತನ ಮತ್ತು ಚಿನ್ನ, ಬೆಳ್ಳಿ ಮೊದಲಾದ ಅಚೀತನ ಬಾಹ್ಯದ್ವಾರ್ಪಣಗಳಲ್ಲಿ ‘ಇದು ನನ್ನದಿದೆ’ಯೆಂಬ ಸ್ವರೂಪವುಳ್ಳ ಮಮತ್ತರೂಪದ ಪರಿಣಾಮವು ಅದು ಸಂಕಲ್ಪವಿದೆ. ‘ನಾನು ಸುಖಿ, ನಾನು ದುಃখಿ’ಯೆಂಬ ಚಿತ್ತಗತ ಹರ್ಷವಿಷಾದ ಇತ್ಯಾದಿರೂಪದ ಪರಿಣಾಮವು ಅದು ವಿಕಲ್ಪವಿದೆ. ಈ ಪ್ರಕಾರ ಎಲ್ಲೆಡೆಗೆ ಸಂಕಲ್ಪವಿಕಲ್ಪದ ಸ್ವರೂಪವನ್ನು ತಿಳಿದುಕೊಳ್ಳಬೇಕು.

ಈಗ ನಿತ್ಯನಿರಂಜನ, ಜ್ಞಾನಮಯ, ಪರಮಾನಂದಸ್ವರೂಪ ಮತ್ತು ಶಾಂತ ತಿವಸ್ತರೂಪವನ್ನು ದರ್ಶಿಸುತ್ತೇನೆಂದು ಹೇಳುತ್ತಾರೆ,-

**ಣೆಚ್ಚು ಣೆರಂಜನು ಶಾಣಮಲು ಪರಮಾಣಂದ-ಸಹಾಲು |**

**ಜೋ ಏಹೆಲು ಸೋ ಸಂತು ಸಿಲು ತಾಸು ಮುಣೆಜ್ಜಳಿ ಭಾಲು ||೧೨||**

ನಿತ್ಯೋ ನಿರಂಜನೋ ಜ್ಞಾನಮಯಃ ಪರಮಾನಂದಸ್ವಭಾವಃ |

ಯ ಶದೃಶಃ ಸ ಶಾಂತಃ ಶಿವಃ ತಸ್ಯ ಮನ್ಯಸ್ವಭಾವಮ್ ||೧೨||

ಣೆಚ್ಚು ಣೆರಂಜನು ಶಾಣಮಲು ಪರಮಾಣಂದಸಹಾಲು ದ್ರವ್ಯಾರ್ಥಿಕನಯೀನ ನಿತ್ಯೋ ವಿನಶ್ಚರಿಃ, ರಾಗಾದಿಕರ್ಮಮಲರೂಪಾಂಜನರಹಿತಾನ್ನಿರಂಜನಃ, ಕೇವಲಜ್ಞಾನೀನ ನಿವೃತ್ತತಾತ್ಮಾ ಜ್ಞಾನಮಯಃ, ಶುದ್ಧಾತ್ಮಾ ಭಾವನೋತ್ತೇವೀತರಾಗಾನಂದಪರಿಣತಾತ್ಮರಮಾನಂದಸ್ವಭಾವಃ ಜೋಏಹೆಲು ಸೋ ಸಂತು ಸಿಲು ಯ ಇತ್ತಂಭೂತಃ ಸ ಶಾಂತಃ ಶಿವೋ ಭವತಿ ಹೇ ಪ್ರಭಾಕರಭಟ್ಟ ತಾಸು ಮುಣೆಜ್ಜಳಿ ಭಾಲು ತಸ್ಯ ವೀತರಾಗತಾತ್ಮಾ ಶಾಂತಸ್ಯ ಪರಮಾನಂದ ಸುಖಮಯತಾತ್ಮಾ ಶಿವಸ್ವರೂಪಸ್ಯ ತ್ವಂ ಜಾನಿಂಹಿ ಭಾವಯ | ಕಂ ಭಾವಯ | ಶುದ್ಧ ಬುದ್ಧೈ ಕಸ್ವಭಾವಮಿತ್ಯಭಿಪ್ರಾಯಃ ||೧೨||

ಪ್ರನಶ್ಚ ಕಂಬಿಶ್ಮೋ ಭವತಿ-

**ಜೋ ಣೆಯ-ಭಾಲು ಣ ಪರಿಹರಣ ಜೋ ಪರ-ಭಾಲು ಣ ಲೇಣ |**

**ಜಾಣಣ ಸಯಲು ವಿ ಣೆಚ್ಚು ಪರ ಸೋ ಸಿಲು ಸಂತು ಹವೇಣ ||೧೩||**

### ಗಾಢೆ -೧೩

**ಅನ್ವಯಾರ್ಥ :** [ಣೆಚ್ಚು] ನಿತ್ಯ [ಣೆರಂಜನು] ನಿರಂಜನ, [ಶಾಣಮಲು] ಜ್ಞಾನಮಯ, [ಪರಮಾಣಂದ-ಸಹಾಲು ಏಹೆಲು] ಪರಮಾನಂದಸ್ವಭಾವವುಳ್ಳವನು [ಜೋ] ಯಾವನಿದ್ದಾನೆ [ಸೋ] ಅವನು [ಸಂತುಸಿಲು] ಶಾಂತ ಮತ್ತು ಶಿವನಿದ್ದಾನೆ. ಎಲ್ಲೆ ಪ್ರಭಾಕರಭಟ್ಟನೇ ! ನೀನು [ತಾಸು ಭಾಲು] ಅವನ ಸ್ವಭಾವವನ್ನು [ಮುಣೆಜ್ಜಳಿ] ತಿಳಿ ಎಂದರೆ ಧ್ಯಾನಮಾಡು.

**ಭಾವಾರ್ಥ :** - ದ್ರವ್ಯಾರ್ಥಿಕನಯದಿಂದ ಅವಿನಶ್ಚರಿನು, ರಾಗಾದಿ ಕರ್ಮಮಲರೂಪದ ಅಂಜನದಿಂದ ರಹಿತನಿರುಪುದರಿಂದ ನಿರಂಜನನು, ಕೇವಲಜ್ಞಾನದಿಂದ ರಚನೆಗೊಂಡಿರುಪುದರಿಂದ ಜ್ಞಾನಮಯನು, ಶುದ್ಧಾತ್ಮಾವದಿಂದ ಉತ್ಸಂಪೂರ್ಣವೀತರಾಗ ಆನಂದ ದೂಪದಿಂದ ಪರಿಣಮಿಸಿರುಪುದರಿಂದ ಪರಮಾನಂದ ಸ್ವಭಾವಿಯಿದ್ದವನು ಶಾಂತ ಮತ್ತು ಶಿವನಿದ್ದಾನೆ. ಎಲ್ಲೆ ಪ್ರಭಾಕರಭಟ್ಟನೇ ! ಅವನು ವೀತರಾಗನಿರುಪುದರಿಂದ ಶಾಂತನಿದ್ದಾನೆ ಮತ್ತು ಪರಮಾನಂದರೂಪ ಸುಖಮಯನಿರುಪುದರಿಂದ ಶಿವಸ್ವರೂಪನಿದ್ದಾನೆ. ಅವನ ಒಂದು (ಕೇವಲ) ಶುದ್ಧ ಬುದ್ಧ ಸ್ವಭಾವವನ್ನು ನೀನು ತಿಳಿದುಕೊಳ್ಳು ಎಂದರೆ ಭಾವಿಸು.

ಈಗ ಮತ್ತೆ ಆ ಪರಮಾತ್ಮನ ಕಥನ ಮಾಡುತ್ತಾರೆ,-

ನಿತ್ಯನಿರಂಜನ ಜ್ಞಾನಮಯ ಪರಮಾನಂದ ಸ್ವಭಾವವುಳ್ಳ |

ನಿತ್ಯಶಾಂತ ಶಿವವಿರುವವನ ಸ್ವಭಾವವನು ತಿಳಿದುಕೋ ನೀನು ||೧೩||

ನಿಜಭಾವವನು ಬಿಡದೆ ಪರಭಾವವನು ಸ್ವಿಕರಿಸದೆ ಯಾವನು |

ನಿಜದಿಸಕಲವನು ನಿತ್ಯ ತಿಳಿಯುವನವನು ಶಿವಮೇಣಾಂತನಿಹನು ||೧೩||

ಯೋ ನಿಜಭಾವಂ ನ ಪರಿಹರತಿ ಯಃ ಪರಭಾವಂ ನ ಲಾತಿ ।

ಜಾನಾತಿ ಸಕಲಮಪಿ ನಿತ್ಯಂ ಪರಂ ಸ ತಿವಃ ಶಾಂತೋ ಭವತಿ ॥०८॥

ಯಃ ಕರ್ತಾ ನಿಜಭಾವಮನಂತಜ್ಞಾನಾದಿಸ್ವಭಾವಂ ನ ಪರಿಹರತಿ ಯಶ್ಚ ಪರಭಾವಂ ಕಾಮಕ್ಷೋಧಾದಿ-  
ರೂಪಮಾತ್ಮರೂಪತಯಾ ನಗ್ಯಹ್ಯಾತಿ । ಪುನರಪಿ ಕಥಂಭೂತಃ । ಜಾನಾತಿ ಸರ್ವಮಪಿ ಜಗತ್ತೈಯಕಾಲತ್ತಯವತೀ-  
ವಸ್ತುಸ್ವಭಾವಂ ನ ಕೇವಲಂ ಜಾನಾತಿ ದ್ರವ್ಯಾಧಿಕನಯೀನ ನಿತ್ಯ ಏವ ಅಭಿವಾ ನಿತ್ಯಂ ಸರ್ವಕಾಲಮೇವ ಜಾನಾತಿ  
ಪರಂ ನಿಯಮೇನ । ಈ ಇತ್ಯಂಭೂತಃ ಶಿವೋ ಭವತಿ ಶಾಂತಶ್ಚ ಭವತಿತಿ । ಶಿಂ ಚ ಅಯಮೇವ ಜೀವಃ ಮುಕ್ತಾವ-  
ಸ್ಥಾಯಾಂ ವ್ಯಕ್ತಿರೂಪೇಣ ಶಾಂತಃ ಶಿವಸಂಜ್ಞಾಂ ಲಭತೇ ಸಂಸಾರಾವಸಾಧಾಯಾಂ ತು ಶುದ್ಧದ್ರವ್ಯಾಧಿಕನಯೀನ  
ಶಕ್ತಿರೂಪೇಣತಿ । ತಥಾ ಚೋಕ್ತಮ್ಯ-‘ಪರಮಾರ್ಥನಯಾಯ ಯದಾ ಶಿವಾಯ ನಮೋಽಸ್ತಿ ।’ ಪುನಶ್ಚೋಕ್ತಮ್ಯ-  
‘ಶಿವಂ ಪರಮಕಲ್ಯಾಣಂ ನಿವಾರಣಂ ಶಾಂತಮಕ್ಷಯಮ್ಯ । ಪ್ರಾಪ್ತಂ ಮುಕ್ತಿಪದಂ ಯೀನಸ ತಿವಃ ಪರಿಕೀರ್ತಿತಃ ॥’  
ಅನ್ಯಃ ಕೋಽಪ್ಯೇಕೋ ಜಗತ್ತಾರ್ಥ ವ್ಯಾಪೀ ಸದಾ ಮುಕ್ತಃ ಶಾಂತಃ ಶಿವೋಽಸ್ಮಿತ್ಯೇವಂ ನ । ಅತ್ಯಾಯಮೇವ  
ಶಾಂತಶಿವಸಂಜ್ಞಃ ಶುದ್ಧಾತ್ಮೋಪಾದೇಯ ಇತಿ ಭಾವಾರ್ಥಃ ॥०८॥

ಅಥ ಪೂರ್ವೋಕ್ತಂ ನಿರಂಜನಸ್ವರೂಪಂ ಸೂತ್ರತ್ರಯೀಣ ವ್ಯಕ್ತಿಕರೋತಿ-

## ಗಾಢೆ ೧೮

**ಅನ್ವಯಾರ್ಥ :**- [ಜೋ] ಯಾವನು [ಣೀಯ-ಭಾಣ] ತನ್ನ ಸ್ವಭಾವವನ್ನು [ಣ ಪರಿಹರಣ]  
ಬಿಟ್ಟುಕೊಡುವುದಿಲ್ಲ ಮತ್ತು [ಜೋ] ಯಾವನು [ಪರ-ಭಾಣ] ಪರಭಾವವನ್ನು [ಣ ಲೇಣ] ಗ್ರಹಣ  
ಮಾಡುವುದಿಲ್ಲ [ಸಯಿಲು ಏ] ಸಮಸ್ತ ವಸ್ತುಸ್ವಭಾವವವನ್ನು [ಪರ] ನಿಯಮದಿಂದ [ಣಿಚ್ಚಿ ಜಾಣಿ]  
ನಿತ್ಯವೆಂದು ತಿಳಿಯುತ್ತಾನೆ. [ಸೋ] ಅವನು [ಸಿಲು] ಶಿವನಿದ್ದಾನೆ ಮತ್ತು [ಸಂತು ಹವೇಣ] ಶಾಂತನಿದ್ದಾನೆ.

**ಭಾವಾರ್ಥ :**- ಯಾವನು ಅನಂತಜ್ಞಾನಾದಿ ನಿಜಸ್ವಭಾವವವನ್ನು ಬಿಟ್ಟುಕೊಡುವುದಿಲ್ಲ ಮತ್ತು ಕಾಮ  
ಕ್ಷೋಧಾದಿರೂಪದ ಪರಭಾವಗಳನ್ನು ನಿಜಸ್ವರೂಪವೆಂದು ಗ್ರಹಣ ಮಾಡುವುದಿಲ್ಲ, ಮೂರು ಲೋಕದ ಮೂರು  
ಕಾಲದ ಸಮಸ್ತ ವಸ್ತು ಸ್ವಭಾವವವನ್ನು ತಿಳಿಯುತ್ತಾನಿಷ್ಟೇ ಇಲ್ಲ ಆದರೆ ದ್ರವ್ಯಾಧಿಕ  
ನಯದಿಂದ ಯಾವಾಗಲೂ ಅಧವಾ ಯಾವಾಗಲೂ ಎಲ್ಲ ಕಾಲದಲ್ಲಿ ನಿಯಮದಿಂದ ತಿಳಿಯುತ್ತಾನೆ ಅವನು  
ಶಿವನಿದ್ದಾನೆ ಮತ್ತು ಶಾಂತನಿದ್ದಾನೆ.

ಮತ್ತೇ ಇದೇ ಜೀವನು ಮುಕ್ತಾವಸ್ಥೆಯಲ್ಲಿ ವ್ಯಕ್ತರೂಪವಾಗಿ ಶಾಂತ ಹಾಗೂ ಶಿವಸಂಜ್ಞೆಯನ್ನು ಪಡೆಯುತ್ತಾನೆ  
ಮತ್ತು ಸಂಸಾರಾವಸ್ಥೆಯಲ್ಲಿ ಶುದ್ಧದ್ರವ್ಯಾಧಿಕನಯದಿಂದ ಶಕ್ತಿರೂಪದಿಂದ ಶಾಂತ ಮತ್ತು ಶಿವಸಂಜ್ಞೆಯನ್ನು  
ಪಡೆಯುತ್ತಾನೆ ಹಾಗೆ ಹೇಳಿದ್ದಾರೆ - ‘ಪರಮಾರ್ಥನಯದಿಂದ ಯಾವಾಗಲೂ ಶಿವನಿಗೆ ನಮಸ್ಕಾರವಿರಲಿ.’ ಮತ್ತೇ  
‘ಯಾವನು ಶಿವರೂಪ ಪರಮಕಲ್ಯಾಣರೂಪ, ನಿವಾರಣರೂಪ, ಶಾಂತ, ಅಕ್ಷಯನಿದ್ದಾನೆ ಮತ್ತು ಯಾವನು  
ಮುಕ್ತಿ ಪದವನ್ನು ಪ್ರಾಪ್ತಮಾಡಿಕೊಂಡಿದ್ದಾನೆ ಅವನು ಶಿವನಿದ್ದಾನೆ’-ಜಗತ್ತತ್ರ್ಯ, ಸರ್ವವ್ಯಾಪಿ, ಸದಾಮುಕ್ತ,  
ಶಾಂತ, ಶಿವನಿದ್ದಾನೆ’ಂದು ಅನ್ಯ ಜನರು ಮನಸುತ್ತಾರೆ, ಆದರೆ ಹಾಗೆ ಇಲ್ಲ.

ಇಲ್ಲಿ ಇದೇ ಶಾಂತ ಮತ್ತು ಶಿವಸಂಜ್ಞೆಯುಳ್ಳ ಶುದ್ಧಾತ್ಮನೇ ಉಪಾದೇಯನಿದ್ದಾನೆಂಬುದು ಭಾವಾರ್ಥವಿದೆ.

ಕಾಗ ಪೂರ್ವೋಕ್ತಂ ನಿರಂಜನಸ್ವರೂಪವನ್ನು ಮೂರು ಸೂತ್ರಗಳಿಂದ ಪ್ರಕಟಪಡಿಸುತ್ತಾರೆ,-

ಜಾಸು ಇ ವಣ್ಣಿ ಇ ಗಂಥು ರಸು ಜಾಸು ಇ ಸದ್ಗು ಇ ಘಾಸು ।  
 ಜಾಸು ಇ ಜಮ್ಮು ಇಂ ಮರಣಿ ಇವಿ ಕಾಲಿ ನೀರಂಜನಿ ತಾಸು ॥೧೯॥  
 ಜಾಸು ಇ ಕೋಹು ಇ ಮೋಹು ಮಲು ಜಾಸು ಇ ಮಾಯ ಇ ಮಾಣಿ ।  
 ಜಾಸು ಇ ತಾಣಿ ಇ ರುಣಾಣಿ ಜಿಯ ಸೋ ಜಿ ನೀರಂಜನಿ ಜಾಣಿ ॥೨೦॥  
 ಅತ್ಥಿ ಇ ಪ್ರಣ್ಣಿ ಇ ಪಾಲಿ ಜಸು ಅತ್ಥಿ ಇ ಹರಿಸು ವಿಷಾಲಿ ।  
 ಅತ್ಥಿ ಇ ಏಕ್ಕು ವಿ ದೋಸು ಜಸು ಸೋ ಜಿ ನೀರಂಜನಿ ಭಾಲಿ ॥೨೧॥  
 ಯಸ್ಯ ನ ಹಷೋ ನ ಗಂಥೋ ರಸಃ ಯಸ್ಯ ನ ಶಚೋ ನ ಸ್ವರ್ಥಃ ।  
 ಯಸ್ಯ ನ ಜನ್ಮ ಮರಣಂ ನಾಪಿ ನಾಮ ನಿರಂಜನಸ್ತಸ್ಯ ॥೨೨॥  
 ಯಸ್ಯ ನ ಕ್ರೋಧೋ ನ ಮೋಹೋ ಮದಃ ಯಸ್ಯ ನ ಮಾಯಾ ನ ಮಾನಃ ।  
 ಯಸ್ಯ ನ ಸಾಫಂ ನ ಧ್ಯಾನಂ ಜೀವ ತಮೇವ ನಿರಂಜನಂ ಜಾನೀಷಿ ॥೨೩॥  
 ಅಸ್ತಿ ನ ಪ್ರಣ್ಣಂ ನ ಪಾಪಂ ಯಸ್ಯ ಅಸ್ತಿ ನ ಹಷೋ ವಿಷಾದಃ ।  
 ಅಸ್ತಿ ನ ಏಕೋಽಪಿ ದೋಷೋ ಯಸ್ಯ ಸ ಏವ ನಿರಂಜನೋ ಭಾವಃ ॥೨೪॥

### ಗಾಢೆ - ೧೯-೨೧

**ಅನ್ವಯಾರ್ಥ :** - [ಜಾಸು] ಆ ಶುದ್ಧ ಆತ್ಮನಿಗೆ [ವಣ್ಣಿ ಇ] ಬಿಳಿದು, ಕಪ್ಪು, ಕೆಂಪು, ಹಳದಿ, ನೀಲರೂಪವಾಗಿ ಇದು ಪ್ರಕಾರದ ವರ್ಣಗಳಿಲ್ಲ, [ಗಂಥು ರಸು ಇ] ಸುರಭಿ, ದುರಭಿರೂಪವೆಂದು ಎರಡು ಪ್ರಕಾರದ ಗಂಥಗಳಿಲ್ಲ, ಕಹಿ, ಸಿಹಿ, ಒಗರು, ಹುಳಿ, ಕಾರರೂಪವಾಗಿ ಇದು ಪ್ರಕಾರದ ರಸಗಳಿಲ್ಲ, [ಜಾಸು] ಅವನಿಗೆ [ಸದ್ಗು ಇ] ಭಾಷಾತ್ಮಕ ಅಭಾಷಾತ್ಮಕ ಮೋದಲಾದ ಭೇದರೂಪದ ಶಬ್ದಗಳಿಲ್ಲ, [ಘಾಸು ಇ] ಶೀತ, ಉಷ್ಣ, ಸ್ವಿಗ್ರ, ರೂಕ್ಷ, ಗುರು, ಲಘು, ಮೃದು, ಕರಿಣಿರೂಪವಾದ ಎಂಟು ಪ್ರಕಾರದ ಸ್ವರ್ಥಗಳಿಲ್ಲ, [ಜಾಸು] ಅವನಿಗೆ [ಜಮ್ಮಣಿ ಇ] ಜನ್ಮನಿಲ್ಲ, [ಮರಣಿ ವಿ ಇ] ಮರಣ ಕೂಡ ಇಲ್ಲ [ತಾಸು] ಆ ಒಂದು ಚಿದಾನಂದರೂಪ ಸ್ವಭಾವಪ್ರಭು ಪರಮಾತ್ಮನಿಗೆ [ನೀರಂಜನಿ ಕಾಲಿ] ನಿರಂಜನವೆಂಬ ನಾಮವು ಪ್ರಾಪ್ತವಾಗಿದೆ,

[ಜಾಸು] ಅವನಿಗೆ [ಕೋಹು ಇ] ಕ್ರೋಧವಿಲ್ಲ, [ಮೋಹು ಮಲು ಇ] ಮೋಹ ಹಾಗೂ ಕುಲ, ಜಾತಿ ಮೋದಲಾದ ಎಂಟು ಪ್ರಕಾರದ ಅಭಿಮಾನವಿಲ್ಲ [ಜಾಸು] ಅವನಿಗೆ [ಮಾಯ ಇ] ಮಾಯೀಯಿಲ್ಲ

ಯಾವನಿಗೆ ವರ್ಣಗಂಥರಸಗಳಿಲ್ಲ ಶಬ್ದ ಸ್ವರ್ಥಗಳಿಲ್ಲ ।  
 ಯಾವನಿಗೆ ಜನನ ಮರಣಗಳಿಲ್ಲ ಅವನ ಹೆಸರು ನಿರಂಜನವಿದೆ ॥೧೯॥  
 ಯಾವನಿಗೆ ಕ್ರೋಧ ಮೋಹ ಮದಗಳಿಲ್ಲ ಮಾಯೀಮಾನಗಳಿಲ್ಲ ।  
 ಯಾವನಿಗೆ ತಾಣ-ಜಾನಗಳಿಲ್ಲವನು ನಿರಂಜನನೆಂದರಿವುದು ॥೨೦॥  
 ಯಾವನಿಗೆ ಪ್ರಣ್ಯ-ಪಾಪಗಳಿಲ್ಲ ಮೇಣ್ಣಾರ್ಥ-ವಿಷಾದಗಳಿಲ್ಲ ।  
 ಯಾವನಿಗೊಂದುಸಹ ದೋಷವಿಲ್ಲ ಅವನು ನಿರಂಜನನೆಂದರಿ ॥೨೧॥

ಯಸ್ಯ ಮುಕ್ತಾತ್ಮನಃ ಶುಕ್ಲಕೃಷ್ಣರಕ್ತಪೀಠನೀಲರೂಪಪಂಚಪ್ರಕಾರವಣೋ ನಾಸ್ತಿ , ಸುರಭಿದುರಭಿರೂಪೋದಿಪ್ರಕಾರೋ ಗಂಥೋ ನಾಸ್ತಿ , ಕಟುಕತೀಕ್ಷ್ಣಮಧುರಾಮುಕಣಾಯರೂಪಃ ಪಂಚಪ್ರಕಾರೋ ರಸೋನಾಸ್ತಿ , ಭಾಷಾತ್ಮಕಾಭಾಷಾತ್ಮಕಾದಿಭೇದಭಿನ್ನಃ ಶರ್ಮೋ ನಾಸ್ತಿ , ತೀತೋಷ್ಣಿಸ್ವಿಗರೂಪಗುರುಲಘುಮೃದುಕರಣರೂಪೋಕಷ್ಟಪ್ರಕಾರಃ ಸ್ವಶೋ ನಾಸ್ತಿ , ಪುನಶ್ಚ ಯಸ್ಯ ಜನ್ಮ ಮರಣಮಷಿ ಸ್ವವಾಸ್ತಿ ತಸ್ಯ ಚಿದಾನಂದೆ ಕ್ಷಮಾಪಾಪರಮಾತ್ಮನೋ ನಿರಂಜನಸಂಜ್ಞಾಂ ಲಭತೇ॥ ಪುನಶ್ಚ ಕಿಂರೂಪಃ ಸ ನಿರಂಜನಃ | ಯಸ್ಯ ನ ವಿದ್ಯತೇ | ಕಿಂ ಕಿಂ ನ ವಿದ್ಯತೇ | ಕ್ಷೋಧೋ ಮೋಹೋ ವಿಜಾನಾದ್ಯಷ್ಟವಿಧಮದಭೇದೋ ಯಸ್ಯ ವ ಮಾಯಾಮಾನಕಷಾಯೋ ಯಸ್ಯ ವ ನಾಭಿಷ್ಯದಯಲಲಾಟಾದಿಧಾನಸಾಧಾನಾನಿ ಚಿತ್ತನಿರೋಧಲಕ್ಷಣಧಾನಮಷಿ ಯಸ್ಯ ನ ತಮಿತ್ತಂಭೂತಂ ಸ್ವಶುದಧಾತ್ಮಾನಂ ಹೇ ಜೀವನಿರಂಜನಂಜಾನೀಹಿ | ಖ್ಯಾತಿಪೂಜಾಲಾಭದ್ಯಷ್ಟಶ್ರಾತಾನುಭೂತಭೋಗಾಕಾಂಕ್ಷಾರೂಪಸಮಸ್ತವಿಭಾವ-ಪರಿಣಾಮಾನಾತ್ಮಕಾದಸ್ವಶುದಧಾತ್ಮಾನುಭೂತಿಲಕ್ಷಣನಿರ್ವಿಕಲ್ಪಸಮಾಧಿಸ್ವಿತ್ತಾನುಭವೇತ್ಯಧರ್ಥಃ || ಪುನರಪಿ ಕಿಂ ಸ್ವಭಾವಃ ಸ ನಿರಂಜನಃ | ಯಸ್ಯಾಸ್ತಿ ನ | ಕಿಂ ಕಿಂ ನಾಸ್ತಿ | ದ್ರವ್ಯಭಾವರೂಪಂ ಪುಣಿಂ ಪಾಪಂ ಚ || ಪುನರಪಿ ಕಿಂ ನಾಸ್ತಿ | ರಾಗರೂಪೋಹಣೋದ್ದೇಷರೂಪೋ ವಿಷಾದಶ್ಚ | ಪುನಶ್ಚ | ನಾಸ್ತಿ ಕ್ಷಮಾದ್ಯಷ್ಟಾದಶದೋಽಂಮು ಮಧ್ಯೇ ಚೈಕೋಽಪಿ ದೋಷಃ | ಸ ಏವಶುದಧಾತ್ಮಾನಿರಂಜನಇತಿಹೇಪ್ರಭಾಕರಭಟ್ಟತ್ತಂಜಾನೀಹಿ | ಸ್ವಶುದಧಾತ್ಮಸಂವಿತ್ತಿಲಕ್ಷಣವೀತರಾಗನಿರ್ವಿಕಲ್ಪಸಮಾಧಿಸ್ವಿತ್ತಾನುಭವೇತ್ಯಧರ್ಥಃ | ಕಿಂ ಚ | ಏವಂಭೂತಸೂತ್ರಯವ್ಯಾತ್ಯಾತ-ಲಕ್ಷಣೋ ನಿರಂಜನೋಽಂಸ್ತಿಪರಕಲ್ಪಃ | ಅತ್ಯಂ ಸೂತ್ರತ್ರಯೋಽಪಿ ವಿಶುದ್ಧಜಾನದರ್ಶನಸ್ವಭಾವೋ ಯೋಽಸೌನಿರಂಜನೋಽಂಸ್ತಿ ಸ ಪರಮಾಪಾದೇಯ ಇತಿಭಾವಧರ್ಥಃ ||೧೮-೧೧||

[ಮಾಣಿ ೩] ಮಾನವಿಲ್ಲ, [ಜಾಸು] ಅವನಿಗೆ [ತಾಣಿ ೩] ನಾಭಿ, ಹೃದಯ, ಉಲಾಟ ಮೊದಲಾಗಿ ಧಾನ್ಯದ ಸಾಫಾಗಳಿಲ್ಲ, (ರ್ಯಾಣಿ ೩) ಚಿತ್ತದ ನಿರೋಧರೂಪವಾದ ಧಾನ ಕೂಡ ಇಲ್ಲ, [ಸೋ ೪] ಆ ನಿಜಶುದಧಾತ್ಮನನ್ನು [ಜಿಯ] ಎಲ್ಲೆ ಜೀವನೇ ! ನೀನು [ನಿರಂಜಣಿ] ನಿರಂಜನನೆಂದು [ಜಾಣಿ] ತಿಳಿ. ಖ್ಯಾತಿ, ಪೂಜೆ, ಲಾಭ, ನೋಡಿದ, ಕೇಳಿದ ಮತ್ತು ಅನುಭವಿಸಿದ ಭೋಗಗಳ ಆಕಾಂಕ್ಷೆರೂಪದ ಸಮಸ್ತ ವಿಭಾವಪರಿಣಾಮಗಳನ್ನು ಬಿಟ್ಟು ಕೊಟ್ಟು ಸ್ವಶುದಧಾತ್ಮನ ಅನುಭೂತಿಯು ಲಕ್ಷಣವಿರುವಂಥ ನಿರ್ವಿಕಲ್ಪಸಮಾಧಿಯಲ್ಲಿ ಇದ್ದಕೊಂಡು ಶುದಧಾತ್ಮನ ಅನುಭವ ಮಾಡು.

ಮತ್ತೆ ಆ ನಿರಂಜನನಿಗೆ ಏನೇನು ಇಲ್ಲವೆಂಬುದನ್ನು ಹೇಳುತ್ತಾರೆ,-

[ಜಸು] ಅವನಿಗೆ [ಪುಣಿ ೩ ಪಾಠಿ ೩ ಅತ್ಯಿ] ದ್ರವ್ಯಭಾವರೂಪದ ಪುಣಿ ಮತ್ತು ಪಾಪವಿಲ್ಲ, [ಹರಿಸು ವಿಸಾಳಿ ೩ ಅತ್ಯಿ] ರಾಗರೂಪವಾದ ಹಣ ಮತ್ತು ದ್ದೇಷರೂಪವಾದ ವಿಷಾದವಿಲ್ಲ ಮತ್ತು [ಜಸು] ಅವನಿಗೆ [ಏಕ್ಷು ವಿ ದೋಸು ೩ಅತ್ಯಿ] ಕ್ಷಫಿ, ತೃಷ್ಣೆ ಮೊದಲಾದ ಹದಿನೆಂಟು ದೋಷಗಳಲ್ಲಿ ಒಂದು ದೋಷವು ಕೂಡ ಇಲ್ಲ [ಸೋ ೪] ಅದೇ ಶುದ್ಧ ಅತ್ಮನು [ಣಿರಂಜಣಿ] ನಿರಂಜನನಿದ್ವಾನೆಂದು ಎಲ್ಲೆ ಪ್ರಭಾಕರಭಟ್ಟನೇ ! ನೀನು [ಭಾಳಿ] ತಿಳಿದುಕೊಳ್ಳು.

**ಭಾವಾರ್ಥ :** - ಈ ಮೂರು ಸೂತ್ರಗಳಲ್ಲಿ ಹೇಳಲಾಗಿರುವಂಥ ಲಕ್ಷಣವುಳ್ಳವನೇ ನಿರಂಜನನೆಂದು ತಿಳಿದುಕೊಳ್ಳು, ಆದರೆ ಕಲ್ಪಿತ (ಇತರರು ಕಲ್ಪಿಸಿದ)ರಾದಂಥರು ಬೇರಾರೂ ಕೂಡ ನಿರಂಜನರಿಲ್ಲ.

ಇಲ್ಲಿ ಮೂರು ಸೂತ್ರಗಳಲ್ಲಿ ವಿಶುದ್ಧಜಾನದರ್ಶನ ಸ್ವಭಾವವುಳ್ಳವನನ್ನು (ಶುದಧಾತ್ಮನನ್ನು) ನಿರಂಜನನೆಂದು ಹೇಳಲಾಗಿದೆ ಅವನೇ ಉಪಾದೇಯನಿದ್ವಾನೆಂಬುದು ಭಾವಾರ್ಥವಿದೆ.

ಅಥ ಧಾರಣಾಧ್ಯೇಯಯಂತ್ರ ಮಂತ್ರಮಂಡಲಮುದ್ರಾದಿಕಂ ವ್ಯವಹಾರಧಾರ್ಣನವಿಷಯಂ ಮಂತ್ರವಾದ-  
ಶಾಸ್ತ್ರಕಥಿತಂ ಯತ್ತನಿಂದೋಽಪರಮಾತ್ಮಾಧಾರಣಾನೇ ನಿಷೇಧಯಂತಿ-

**ಜಾಸು ಣ ಧಾರಣು ದೇಣು ಣ ವಿ ಜಾಸು ಣ ಜಂತು ಣ ಮಂತು ।**

**ಜಾಸು ಣ ಮಂಡಲು ಮುದ್ದ ಣ ವಿ ಸೋ ಮುಣಿ ದೇಣು ಅಣಂತು ॥೨೭॥**

**ಯಸ್ಯ ನ ಧಾರಣಾಧ್ಯೇಯಂ ನಾಪಿ ಯಸ್ಯ ನ ಯಂತ್ರಂ ನ ಮಂತ್ರಃ ।**

**ಯಸ್ಯ ನ ಮಂಡಲಂ ಮುದ್ರಾ ನಾಪಿ ತಂ ಮನ್ಯಸ್ಯ ದೇವಮನಂತಮ್ ॥೨೮॥**

ಯಸ್ಯ ಪರಮಾತ್ಮನೋ ನಾಸ್ಮಿ ನ ವಿದ್ಯತೇ । ಕಿಂ ಕಿಮ್ । ಕುಂಭಕರೇಚಕಪೂರಕಸಂಜ್ಞಾವಾಯುಧಾರಣಾದಿಕಂ  
ಪ್ರತಿಮಾದಿಕಂ ಧ್ಯೇಯಮಿತಿ । ಪ್ರೈನರಪಿ ಕಿಂ ಕಿಂ ತಸ್ಯ । ಅಕ್ಷರರಚನಾವಿನ್ಯಾಸರೂಪಸ್ತಂಭನಮೋಹನಾದಿವಿಷಯಂ  
ಯಂತ್ರಸ್ಥರೂಪಂ ವಿಧಾಕ್ಷರೋಚಾರಣರೂಪಂ ಮಂತ್ರಸ್ಥರೂಪಂ ಚ ಅಪಮಂಡಲವಾಯುಮಂಡಲಪ್ಯಧ್ವಿ-  
ಮಂಡಲಾದಿಕಂ ಗಾರುಡಮುದ್ರಾಜ್ಞಾನಮುದ್ರಾದಿಕಂ ಚ ಯಸ್ಯ ನಾಸ್ಮಿ ತಂ ಪರಮಾತ್ಮಾನಂ ದೇವಮಾರಾಧ್ಯಂ  
ದ್ರವ್ಯಾಧಿಕ್ಯನಯೀನಾನೆಂತಮವಿನಶ್ಯರವುನಂತಜ್ಞಾನಾದಿಗುಣಸ್ಯಭಾವಂ ಚ ಮನ್ಯಸ್ಯ ಜಾನೀಹಿ ।  
ಅತೀಂದ್ರಿಯಸುಖಾಧಿವರೀತಸ್ಯ ಜಿಹ್ಯೇಂದ್ರಿಯವಿಷಯಸ್ಯ ನಿಮೋಹನುಧರ್ಮಾಪ್ತತಿಕೂಲಸ್ಯ ಮೋಹಸ್ಯ  
ಎತರಾಗಸಹಜಾನಂದಪರಮಸವರಸಿಭಾವಸುಖರಸಾನುಭವಪ್ರತಿಪಕ್ಷಸ್ಯ ನವಪ್ರಕಾರಾಬ್ರಹ್ಮಪ್ರತಸ್ಯ  
ಎತರಾಗನಿರ್ವಿಕಲ್ಪಸಮಾಧಿಫಾತಕಸ್ಯ ಮನೋಗತಪಂಕಲ್ಪವಿಕಲ್ಪಜಾಲಸ್ಯ ಚೆವಿಜಯಂ ಕೃತ್ಪಾಹೇತ್ರಭಾಕರಭಟ್ಟ  
ಶುದ್ಧಾತ್ಮಾನಮನುಭವೇತ್ಯಧರ್ಣಃ । ತಥಾ ಚೋಕ್ತಮ್-‘ಅಕ್ಷಾಣಿರಂಜೇ ಕರ್ಮಾಣಿ ಮೋಹಣೇ ತಹ ವಯಾಣಿ ಬಂಭಂ  
ಚ । ಗುತ್ತಿಸು ಯ ಮಣಿಗುತ್ತಿ ಚೆಲುರೋ ದುಕ್ಕೇಹಿಂ ಸಿಜ್ಞಂತಿ’ ॥೨೯॥

ಮಂತ್ರವಾದ ಶಾಸ್ತ್ರದಲ್ಲಿ ವ್ಯವಹಾರಧಾರ್ಣನದ ವಿಷಯಭೂತಗಳಾದ ಧಾರಣಾ, ಧ್ಯೇಯ, ಯಂತ್ರ, ತಂತ್ರ,  
ಮಂತ್ರ, ಮಂಡಲ, ಮುದ್ರಾದಿಗಳನ್ನ ಹೇಳಿದೆ ಅವಲ್ಪವುಗಳ ನಿಷೇಧವನ್ನ ನಿರ್ದೋಷ ಪರಮಾತ್ಮನ  
ಆರಾಧನಾರೂಪವಾದ ಧಾರ್ಣನದಲ್ಲಿ ಮಾಡಿದೆ,-

### ಗಾಢ - ೨೯

**ಅನ್ವಯಾಧರ್ಣ :- [ಜಾಸು]** ಆ ಪರಮಾತ್ಮನಿಗೆ [ಧಾರಣು ಣ] ಕುಂಭಕ, ರೇಚಕ, ಪೂರಕ ನಾಮದ  
ವಾಯುಧಾರಣ ಮೊದಲಾದವುಗಳಿಲ್ಲ, [ಧೇಣು ಣ ವಿ] ಪ್ರತಿಮೆ ಮೊದಲಾದ ಯಾವ ಧ್ಯೇಯಪದಾರ್ಥಗಳು  
ಕೂಡ ಇಲ್ಲ, [ಜಾಸು] ಅವನಿಗೆ [ಜಂತು ಣ] ಅಕ್ಷರಗಳ ರಚನೆಯ ವಿನ್ಯಾಸರೂಪದ ಸ್ತಂಭನ, ಮೋಹನ  
ಮೊದಲಾದ ವಿಷಯದ ಯಂತ್ರವಿಲ್ಲ, [ಮಂತು ಣ] ಅನೇಕ ಪ್ರಕಾರದ ಅಕ್ಷರಗಳ ಉಚ್ಛಾರಣೆಯರೂಪದ  
ಮಂತ್ರವಿಲ್ಲ, [ಜಾಸು] ಅವನಿಗೆ [ಮಂಡಲು ಣ] ಜಲಮಂಡಲ, ವಾಯುಮಂಡಲ, ಅಗ್ನಿಮಂಡಲ,  
ವ್ಯಧಿಮಂಡಲ, ಮೊದಲಾದ ಮಂಡಲಗಳಿಲ್ಲ [ಮುದ್ದ ಣ ವಿ] ಗಾರುಡಮುದ್ರೆ, ಜ್ಞಾನಮುದ್ರೆ ಮೊದಲಾದ  
ಮುದ್ರೆಗಳಿಲ್ಲ, [ಸೋಣ] ಅವನನ್ನು [ಅಣಂತು] ದ್ರವ್ಯಾಧಿಕನಯದಿಂದ ಅನಂತ ಅವಿನಶ್ಯರಮತ್ತು ಅನಂತಜ್ಞಾನಾದಿ  
ಗುಣಸ್ಯಭಾವರೂಪದ [ದೇಣುಂ] ಆರಾಧ್ಯಾಧಾರಂಧ ಪರಮಾತ್ಮ ದೇವನಿದ್ವಾನೆಂದು [ಮುಣಿ] ತಿಳಿದುಕೊಳ್ಳು.

**ಯಾವನಿಗೆ ಧಾರಣಾ-ಧ್ಯೇಯಗಳಿಲ್ಲ ಯಂತ್ರ-ಮಂತ್ರಗಳಿಲ್ಲ ।**

**ಯಾವನಿಗೆ ಮಂಡಲ-ಮುದ್ರೆಯಲ್ಲವನು ದೇವತನಂತನೆಂದರಿ ॥೨೯॥**

ಅಥ ವೇದಶಾಸ್ತ್ರೀಂದ್ರಿಯಾದಿಪರದ್ವಾಲಂಬನಾವಿಷಯಂ ಚ ವೀತರಾಗನಿರ್ವಿಕಲ್ಪಸಮಾಧಿವಿಷಯಂ ಚ ಪರಮಾತ್ಮಾನಂ ಪ್ರತಿಪಾದಯಂತಿ-

ವೇಯಹಿ ಸತ್ತಹಿ ಇಂದಿಯಹಿ ಜೋ ಜಿಯ ಮುಣಹು ಣ ಜಾಜ ।  
ಣಮೃಲ-ರುಣಾಹ ಜೋ ವಿಸಲು ಸೋ ಪರಮಪ್ರಾ ಅಣಾಜ ॥೨೫॥  
ವೇದ್ಯಃ ಶಾಸ್ತ್ರೀಂದ್ರಿಯೈಃ ಯೋ ಜೀವ ಮಂತುಂ ನ ಯಾತಿ ।  
ನಿರ್ಮಲಧಾನಸ್ಯ ಯೋ ವಿಷಯಃ ಸ ಪರಮಾತ್ಮಾ ಅನಾದಿಃ ॥೨೬॥

ವೇದಶಾಸ್ತ್ರೀಂದ್ರಿಯೈಃ ಕೃತ್ಯಾಯೋರಸೌ ಮಂತುಂ ಜ್ಞಾತುಂ ನ ಯಾತಿ । ಪುನಶ್ಚ ಕಥಂಭಾತೋ ಯಃ । ಮಿಥ್ಯಾವಿರತಿಪ್ರಮಾದಕಷಾಯಯೋಗಾಭಿಧಾನಪಂಚಪ್ರತ್ಯಯರಹಿತಸ್ಯ ನಿರ್ಮಲಸ್ಯ ಸ್ವಶುದ್ಧಾತ್ಮಸಂವಿತಿಸಂಜಾತ ನಿತ್ಯಾನಂದೆಕಸುಖಾಮೃತಾಸ್ಥಾದಪರಿಣತಸ್ಯ ಧಾನಸ್ಯ ವಿಷಯಃ । ಪುನರಪಿ ಕಥಂಭಾತೋ ಯಃ । ಅನಾದಿಃ ಸ ಪರಮಾತ್ಮಾ ಭವತಿತೇತಿ ಹೇ ಜೀವ ಜಾನಿಹಿ । ತಥಾ ಚೋಕ್ತಮಾ-‘ಅನ್ಯಥಾ ವೇದಪಾಂಡಿತ್ಯಂ ಶಾಸ್ತ್ರಪಾಂಡಿತ್ಯ-ಮನ್ಯಥಾ ಅನ್ಯಥಾ ಪರಮಂ ತತ್ತ್ವಂ ಲೋಕಾಃ ಕ್ಳಿಶ್ಯಂತಿ ಬಹಾನ್ಯಥಾ ।’ ಅತಾಧರ್ಭೂತ ಏವಂ ಶುದ್ಧಾತ್ಮೋಪಾದೇಯೋ ಅನ್ಯಧ್ಯೇಯಮಿತಿ ಭಾವಾಧರ್ ॥೨೭॥

**ಭಾವಾಧರ್ :**- ಅತೀಂದ್ರಿಯ ಸುಖದ ಆಸ್ಥಾದದಿಂದ ವಿಪರೀತವಾದ ಜಿಹ್ವೇಂದ್ರಿಯದ ವಿಷಯವನ್ನು ನಿರ್ಮಾಣ ಶುದ್ಧ ಆತ್ಮಸ್ವಭಾವದಿಂದ ಪ್ರತಿಕೂಲವಾದ ಮೋಹವನ್ನು ವೀತರಾಗ ಸಹಜಾನಂದರೂಪ ಪರಮಸಮರಸಿಭಾವ ಸ್ವರೂಪವಾದ ಸುಖರಸದ ಅನುಭವದಿಂದ ವಿರುದ್ಧವಾದ ಒಂಭತ್ತು ಪ್ರಕಾರದ ಅಬ್ರಹಾಚರ್ಯವನ್ನು (ಕುಶೀಲವನ್ನು) ಮತ್ತು ವೀತರಾಗನಿರ್ವಿಕಲ್ಪಸಮಾಧಿಯ ಫಾತಕವಾದ ಮನಸ್ಸಿನ ಸಂಕಲ್ಪ ವಿಕಲ್ಪದ ಜಾಲವನ್ನು ಜಯಿಸಿ ಎಲ್ಲೆ ಪ್ರಭಾಕರಭಟ್ಟನೇ ! ನೀನು ಶುದ್ಧ ಆತ್ಮನ ಅನುಭವ ಮಾಡೆಂಬುದು ಭಾವಾಧರ್-ವಿದೆ. ಇತರೆದೆಯೂ ಹೇಳಿದ್ದಾರೆ - ‘ಇಂದ್ರಿಯಗಳಲ್ಲಿ ಜಿಹ್ವೆಯು ಪ್ರಬಲವಿದೆ, ಜ್ಞಾನಾವರಣಾದಿ ಎಂಟು ಕರ್ಮಗಳಲ್ಲಿ ಮೋಹನೀಯವು ಬಲಷ್ಟವಿದೆ, ಇದು ಮಹಾವೃತಗಳಲ್ಲಿ ಬ್ರಹ್ಮಚರ್ಯವೃತವು ಪ್ರಬಲವಿದೆ ಮತ್ತು ಮೂರು ಗುಪ್ತಿಗಳಲ್ಲಿ ಮನೋಗುಪ್ತಿಯ ಪಾಲನೆಯು ಕರಿಣಿವಿದೆ. ಈ ನಾಲ್ಕು ಭಾವಗಳು ಕರಿಣಿದಿಂದ ಸಿದ್ಧವಾಗುತ್ತವೆ.’

ಈಗ ವೇದ, ಶಾಸ್ತ್ರ, ಇಂದ್ರಿಯ ಮೊದಲಾದ ಪರದ್ವಯಗಳ ಅವಲಂಬನೆಯಿಂದ ಅಗೋಚರ ಮತ್ತು ವೀತರಾಗನಿರ್ವಿಕಲ್ಪಸಮಾಧಿಯಿಂದ ಗೋಚರನಾದ ಪರಮಾತ್ಮನ ಸ್ವರೂಪವನ್ನು ಹೇಳುತ್ತಾರೆ,-

### ಗಾಢೆ - ೨೫

**ಅನ್ನಯಾಧರ್ :**- [ಜೋ] ಯಾವನು [ವೇಯಹಿಂ ಸತ್ತಹಿಂ ಇಂದಿಯಹಿಂ] ವೇದ, ಶಾಸ್ತ್ರಮತ್ತು ಇಂದ್ರಿಯಗಳಿಂದ [ಮುಣಹು ಣ ಜಾಜ] ತಿಳಿದು ಬರುವುದಿಲ್ಲ ಮತ್ತು [ಜೋ] ಯಾವನು [ಣಮೃಲ-ರುಣಾಹಂ ವಿಸಲು] ಮಿಥ್ಯಾತ್ಮ, ಅವಿರತಿ, ಪ್ರಮಾದ, ಕಷಾಯ ಮತ್ತು ಯೋಗವೆಂಬ ಹೆಸರಿನ ಇದು ಪ್ರತ್ಯಯಗಳಿಂದ ರಹಿತ, ನಿರ್ಮಲವಾದ ಸ್ವಶುದ್ಧಾತ್ಮಸಂವಿತಿಯಿಂದ ಉತ್ಪನ್ನವಾದ ಒಂದು ನಿತ್ಯಾನಂದರೂಪಸುಖಾಮೃತದ ಆಸ್ಥಾದರೂಪವಾಗಿ

ವೇದ ಶಾಸ್ತ್ರ ಮೇಣಂದ್ರಿಯಗಳಿಂದ ತಿಳಿಯದ ಎಲೆ ಜೀವ ಅವನು ।  
ಅದಿರಹಿತ ವಿಮಲಧಾನದ ವಿಷಯನಾದ ಪರಮಾತ್ಮನಿಹನು ॥೨೫॥

ಅಥ ಯೋಽಸೌವೇದಾದಿವಿಷಯೋ ನ ಭವತಿ ಪರಮಾತ್ಮಾ ಸಮಾಧಿವಿಷಯೋ ಭವತಿ ಪುನರಃಪಿ ತಸ್ಯೈ ವ  
ಸ್ವರೂಪಂ ವ್ಯಕ್ತಂ ಕರೋತಿ-

**ಕೇವಲ-ದಂಸಣ-ಖಾಣಮಣಿ ಕೇವಲ-ಸುಕ್ತ-ಸಹಾಲಿ ।**

**ಕೇವಲ-ವೀರಿಲು ಸೋ ಮುಣಿಹಿ ಜೋ ಜಿ ಪರಾವರು ಭಾಲಿ ॥೨೪॥**

**ಕೇವಲದರ್ಶನಜ್ಞಾನಮಯಃ ಕೇವಲಸುಖಸ್ವಭಾವಃ ।**

**ಕೇವಲವೀಯಸ್ವಂ ಮನ್ಯಸ್ವಯ ಏವ ಪರಾಪರೋ ಭಾವಃ ॥೨೫॥**

ಕೇವಲೋಽಸಹಾಯಃ ಜ್ಞಾನದರ್ಶನಾಭ್ಯಾಂ ನಿವೃತ್ತಃ ಕೇವಲದರ್ಶನಜ್ಞಾನಮಯಃ  
ಕೇವಲಾನಂತಸುಖ-ಸ್ವಭಾವಃ ಕೇವಲಾನಂತವೀಯಸ್ವಭಾವ ಇತಿ ಯಸ್ತಮಾತ್ಮಾನಂ ಮನ್ಯಸ್ವಜಾನಿಃ । ಪುನಃ  
ಕಥಂಭಾತಃ ಯ ಏವ । ಯಃ ಪರಾಪರಃ ಪರೇಭೋಽಹರತ್ಪರಮೇಷಿಭ್ಯಃ ಪರಲ್ಕಷ್ಟೋ ಮುಕ್ತಿಗತಃ ಶುದ್ಧಾತ್ಮಾ  
ಭಾವಃ ಪದಾರ್ಥಃ ಸ ಏವ ಸರ್ವಪ್ರಕಾರೇಷೋಪಾದೇಯ ಇತಿ ತಾತ್ಪರ್ಯಾರ್ಥಃ ॥೨೬॥

ಪರಿಣಾಮಿಸಿದ ಧ್ಯಾನದ ವಿಷಯನಿದ್ವಾನೆ ಮತ್ತು [ಅಣಾಜ] ಯಾವನು ಆದಿ-ಅಂತಗಳಿಂದ ರಹಿತನಿದ್ವಾನೆ [ಸೋ]  
ಅವನು [ಪರಮಷ್ಟು] ಪರಮಾತ್ಮನಿದ್ವಾನೆಂಬುದನ್ನು [ಜಿಯ] ಎಲ್ಲೆ ಜೀವನೇ ! ನೀನು ತಿಳಿ.

ಇತರೆಡೆ ಹೀಗೆ ಹೇಳಿದ್ದಾರೆ - ‘ವೇದಪಾಂಡಿತ್ಯವು ಅನ್ಯಪ್ರಕಾರದಿಂದಿದೆ, ಶಾಸ್ತ್ರಪಾಂಡಿತ್ಯವು ಅನ್ಯಪ್ರಕಾರ  
ದಿಂದಿದೆ, ಜನರು ಅನ್ಯಪ್ರಕಾರದಿಂದ ಕ್ಳೇಶಪಡುತ್ತಿದ್ದಾರೆ ಮತ್ತು ಪರಮಾತ್ಮತತ್ತ್ವಪೊಂದು ಅನ್ಯಪ್ರಕಾರದಿಂದಿದೆ.’

ಇಲ್ಲಿ ಅಧರಭೂತನಾದಶುದ್ಧಾತ್ಮನೇ ಉಪಾದೇಯನಿದ್ವು ಉಳಿದೆಲ್ಲವು ಹೇಯವಿವೆಯೆಂಬ ಭಾವಾರ್ಥವಿದೆ.

ಆ ಪರಮಾತ್ಮನು ವೇದಾದಿಗಳ ವಿಷಯನಿರದೆ ಸಮಾಧಿಯ ವಿಷಯನಿರುಪದರಿಂದ ಈಗ ಮತ್ತೆ ಅವನ ಸ್ವರೂಪವನ್ನೇ ಪ್ರಕಟಮಾಡುತ್ತಾರೆ,-

### ಗಾಢೆ -೨೭

**ಅನ್ಯಯಾರ್ಥ :-** [ಜೋ ಜಿ] ಯಾವನು [ಕೇವಲ-ದಂಸಣ-ಖಾಣಮಣಿ] ಕೇವಲ ಎಂದರೆ  
ಅಸಹಾಯ. ಅಸಹಾಯಜ್ಞಾನ, ಅಸಹಾಯದರ್ಶನದಿಂದ ರಚನೆಗೊಂಡ ಎಂದರೆ ಕೇವಲಜ್ಞಾನದರ್ಶನಮಯ-  
ನಿದ್ವಾನೆ, [ಕೇವಲ-ಸುಕ್ತ-ಸಹಾಲಿ] ಕೇವಲ ಅನಂತಸುಖಸ್ವಭಾವಮಯನಿದ್ವಾನೆ, [ಕೇವಲ ವೀರಿಲು] ಕೇವಲ  
ಅನಂತ ವೀಯಸ್ವಭಾವಮಯನಿದ್ವಾನೆ, [ಸೋ ಮುಣಿಹಿ] ಆ ಶುದ್ಧಾತ್ಮನನ್ನ ಶುದ್ಧ ಆತ್ಮನೆಂದು ತಿಳಿ, ಏಕೆಂದರೆ  
[ಪರಾವರು] ಅರವಂತ ಪರಮೇಷಿಗಳಿಂದ ಕೂಡ ಉತ್ತಷ್ಟು [ಭಾಲಿ] ಮುಕ್ತಿಗತ ಶುದ್ಧ ಆತ್ಮರೂಪದ ಪದಾರ್ಥವೇ  
ಎಲ್ಲ ಪ್ರಕಾರದಿಂದ ಉಪಾದೇಯವಿದೆಯೆಂಬ ತಾತ್ಪರ್ಯಾರ್ಥವಿದೆ.

‘ಶ್ರಿಭುವನವಂದಿತ’ ಇತ್ಯಾದಿ ಲಕ್ಷಣಗಳಿಂದ ಯುಕ್ತನಾದ ಶುದ್ಧಾತ್ಮನನ್ನ ಹೇಳಲಾಗಿದೆ ಅವನು ಲೋಕದ  
ಅಗ್ರಭಾಗದಲ್ಲಿ ಇರುತ್ತಾನೆಂದು ಈಗ ಹೇಳುತ್ತಾರೆ,-

**ಕೇವಲದರ್ಶನಜ್ಞಾನಮಯ ಕೇವಲಸುಖಸ್ವಭಾವಿಯಿದ್ವು ।**

**ಕೇವಲವೀಯವಂತನಿದ್ವಾವನೆ ಸಿದ್ಧರೂಪ ಶುದ್ಧಾತ್ಮನಿಹನು ॥೨೭॥**

ಅಧ ತ್ರಿಭುವನವಂದಿತ ಇತ್ಯಾದಿಲಕ್ಷಣೈಯುಕ್ತೋ ಯೋರ್ಕಾಶಾ ಶುದ್ಧಾತ್ಮಾ ಭಣಿತಃ ಸ ಲೋಕಾಗ್ರೇ ತಿಷ್ಣ  
ತೀತಿ ಕಥಯತಿ-

ಏಯಹಿ ಜುತ್ತೆಲು ಲಕ್ಷಣಹಿ ಜೋ ಪರು ಣಕ್ಕಲು ದೇಲು ।

ಸೋ ತಹಿ ಣವಸಜ್ಜ ಪರಮ-ಪಜ್ಜ ಜೋ ತಜಲೋಯಹ ರ್ಯೋಲು ॥೨೫॥

ಎತ್ತೆಯುಕ್ತೋ ಲಕ್ಷಣೈಯಃ ಯಃ ಪರೋ ನಿಷ್ಟಲೋ ದೇವಃ ।

ಸತತ ನಿವಸತಿ ಪರಮಪದೇ ಯಃತ್ಯೈಲೋಕ್ಷಸ್ಯ ಧ್ಯೋಯಃ ॥೨೬॥

ಎತ್ತೆ ಸ್ತ್ರೀ ಭುವನವಂದಿತಾದಿಲಕ್ಷಣೈಯಃ ಪೂರ್ವೋಕ್ತಯುಕ್ತೋ ಯಃ । ಪುನಷ್ಟ ಕಥಂಭೂತೋ ಯಃ ।  
ಪರಃ ಪರಮಾತ್ಮಸ್ವಭಾವಃ । ಪುನರಪಿ ಕಿಂವಿಶಿಷ್ಟಃ । ನಿಷ್ಟಲಃ ಪಂಚವಿಧಶರೀರರಹಿತಃ । ಪುನರಪಿ ಕಿಂವಿಶಿಷ್ಟಃ । ದೇವಸ್ತಿ  
ಭುವನಾರಾಧ್ಯಃ ಸ ಏವ ಪರಮಪದೇ ಮೋಕ್ಷೋ ನಿವಸತಿ । ಯತ್ತದಂ ಕಥಂಭೂತಮ್ । ತ್ಯೈಲೋಕ್ಷಸ್ಯಾ ವಸಾನಮಿತಿ ।  
ಅತ ತದೇವ ಮುಕ್ತಚೀವಸದ್ಯಶಂ ಸ್ವಶುದ್ಧಾತ್ಮಾ ಸ್ವರೂಪಮಾದೇಯಮಿತಿ ಭಾವಾಧಃ ॥೨೭॥ ಏವಂ ತ್ರಿವಿಧಾತ್ಮ  
ಕಥನಪ್ರಧಾಮಮಹಾಧಿಕಾರಮಧ್ಯೇ ಮುಕ್ತಿಗತಸಿದ್ಧಚೀವವ್ಯಾಖ್ಯಾನಮುಖ್ಯತ್ವೇನ ದೋಹಕಸೂತ್ರದಶಕಂ ಗತಮ್ ।

ಅತಿಳಾಧ್ಯಾಂ ಪ್ರಕ್ಷೇಪಂಚಕಮಂತಭೂತಶತಮಿವಿಂಂತಿಸೂತ್ರಪರಮಂತಂ ಯಾದೃಚೋವ್ಯಕ್ತಿರೂಪಃ  
ಪರಮಾತ್ಮಾ ಮುಕ್ತೋ ತಿಷ್ಣತಿ ತಾದೃಶಃ ಶುದ್ಧನಿಶ್ಚಯನಯೀನ ಶಕ್ತಿರೂಪೇಣ ದೇಹೈಪಿ ತಿಷ್ಣತೀತಿ ಕಥಯಂತಿ । ತದ್ವಧಾ-

### ಗಾಥ - ೨೬

ಅನ್ವಯಾಧಃ :- [ಜೋ] ಯಾವನು [ಏಯಹಿಂ ಲಕ್ಷಣಹಿಂ ಜುತ್ತೆಲು] ‘ತ್ರಿಭುವನವಂದಿತ’  
ಮೊದಲಾದ ಪೂರ್ವೋಕ್ತ ಲಕ್ಷಣಗಳಿಂದ ಯುಕ್ತನಿದಾನೆ, [ಪರು] ಪರಮಾತ್ಮ ಸ್ವಭಾವರೂಪನಿದಾನೆ, [ಣಕ್ಕಲು]  
ಜೀದಾರಿಕ, ವೈಕ್ರಿಯಿಕ, ಆಹಾರಕ, ತೈಜಸ ಮತ್ತು ಕಾರ್ಮಣಿವಂಬ ಈ ಬದು ಶರೀರಗಳಿಂದ ರಹಿತನಿದಾನೆ,  
[ದೇಲು] ಮೂರು ಲೋಕಗಳಿಂದ ಆರಾಧ್ಯನಾದ ದೇವನಿದಾನೆ, [ಸೋ] ಅವನು [ತಹಿಂ] ಮೂರು ಲೋಕದ  
ಮೇಲೆ [ಪರಮ-ಪಜ್ಜ] ಮೋಕ್ಷದಲ್ಲಿ [ಣವಸಜ್ಜ] ವಿರಾಜಮಾನನಿದಾನೆ [ಜೋ] ಆ ಪದವು [ತಜಲೋಯಹಂ  
ರ್ಯೋಲು] ಮೂರು ಲೋಕದ ಧ್ಯೋಯವಿದೆ.

ಇಲ್ಲಿ ಮುಕ್ತ ಚೀವದ ಹಾಗೆ ಯಾವ ತನ್ನ ಶುದ್ಧ ಆತ್ಮ ಸ್ವರೂಪವಿದೆ ಅದೇ ಉಪಾದೇಯವಿದೆಯಂಬುದು  
ಭಾವಾಧಃವಿದೆ.

ಹೀಗೆ ಮೂರು ಪ್ರಕಾರದ ಆತ್ಮನ ಕಥನವಿರುವಂಧ ಮೊದಲನೆಯ ಮಹಾಧಿಕಾರದಲ್ಲಿ ಮುಕ್ತಿಗತ ಸಿದ್ಧ  
ಚೀವರ ವ್ಯಾಖ್ಯಾನದ ಮುಖ್ಯತೆಯಿಂದ ಹತ್ತು ದೋಹಾಸೂತ್ರಗಳು ಸಮಾಪ್ತವಾದವು.

ಈಗ ಬದು ಪ್ರಕ್ಷೇಪಕದೋಡನೆ ಇಪ್ಪತ್ತಾಂತಿಲ್ಲ ಸೂತ್ರಗಳವರೆಗೆ ಹೀಗೆ ಪ್ರಕಟರೂಪದ ಪರಮಾತ್ಮನು  
ಮುಕ್ತಿಯಲ್ಲಿದಾನೆ ಹಾಗೆಯೇ ಶುದ್ಧನಿಶ್ಚಯನಯದಿಂದ ಶಕ್ತಿರೂಪದಿಂದ ದೇಹದಲ್ಲಿ ಕೂಡ ಇದ್ದಾನೆಂದು ಹೇಳುತ್ತಾರೆ,-

ಯಾವ ಪೂರ್ವೋಕ್ತ ಲಕ್ಷಣಯುಕ್ತ ಪರಮನಿಷ್ಟಲದೇವನಿಹನು ।

ಅವನು ಮೋಕ್ಷದಲಿವಾಸಿಪನಾಪದ ತ್ರಿಭುವನದ ಧ್ಯೋಯವಿದೆ ॥೨೭॥

**ಜೇಹಲು ಹೆಮ್ಮೆ ಲು ಶಾಣಮಲು ಸಿದ್ಧಿಹಿ ಹೆವಸೆಜ್ ದೇಲು ।**  
**ತೇಹಲು ಹೆವಸೆಜ್ ಬಂಭು ಪರು ದೇಹಹ ಮಂ ಕರಿ ಭೇಲು ॥೨೬॥**  
**ಯಾದೃಶೋ ನಿಮ್ರಲೋ ಜ್ಞಾನಮಯಃ ಸಿದ್ಧಿ ನಿವಸತಿ ದೇವಃ ।**  
**ತಾದೃಶೋ ನಿವಸತಿ ಬ್ರಹ್ಮಾ ಪರಃ ದೇಹೇ ಮಾ ಕರು ಭೇದಮ್ ॥೨೭॥**

ಯಾದೃಶಃ ಕೇವಲಜ್ಞಾನಾದಿವ್ಯಕ್ತಿರೂಪಃ ಕಾರ್ಯಸಮಯಶಾರಃ, ನಿಮ್ರಲೋ ಭಾವಕರ್ಮದ್ವಯಕರ್ಮ-ನೋಕರ್ಮಮಲರಹಿತಃ, ಜ್ಞಾನಮಯಃ ಕೇವಲಜ್ಞಾನೇನ ನಿವ್ಯಾತ್ತಃ ಕೇವಲಜ್ಞಾನಾಂತಭೂತಾನಂಗುಣಪರಿಣಿತಃ ಸಿದ್ಧೋ ಮುಕ್ತೋ ಮುಕ್ತಿ ನಿವಸತಿ ತಿಷ್ಠತಿ ದೇವಃ ಪರಮಾರಾಧ್ಯಃ ತಾದೃಶಃ ಪೂರ್ವೋಕ್ತಲಕ್ಷಣ ಸದೃಶಃ ನಿವಸತಿ ತಿಷ್ಠತಿ ಬ್ರಹ್ಮಾ ಶುದ್ಧಬುದ್ಧೈಕ್ಕಣಭಾವಃ ಪರಮಾತ್ಮಾ ಪರ ಉತ್ಸುಷ್ಟಃ । ಕ್ಷೇತ್ರಿನಿವಸತಿ । ದೇಹೇ । ಕೇನ । ಶುದ್ಧದ್ವಾರ್ಥಿಕನಯೀನ । ಕಥಂಭೂತೇನ । ಶಕ್ತಿರೂಪೇಣ ಹೇ ಪ್ರಭಾಕರಭಟ್ಟಭೇದಂ ಮಾ ಕಾಷಿಃಸ್ತ್ವಮಿತಿ । ತಥಾ ಚೋಕ್ತಂ ಶ್ರೀಕುಂದಕುಂದಾಚಾರ್ಯದೇವೇಃ ಮೋಕ್ಷಪ್ರಾಭೃತೇ- ‘ಣಾವಿಹಿಂ ಜ ಣಾವಿಜ್ಞಾಜ ರುಣಾಜಿಜ್ಞಾಜ ರುಣಾಜಿವಿಂ ಅಣಾವರಯಂ । ಧುವ್ವಂತೇಹಿಂ ಧುಣಿಜ್ಞಾಜ ದೇಹತ್ಥಂ ಕಿಂ ಷಿ ತಂ ಮುಣಾಹ ॥’ ಅತ್ರ ಸ ಏವ ಪರಮಾತ್ಮೋಪಾದೇಯ ಇತಿ ಭಾವಾರ್ಥಃ ॥೨೮॥

### ಗಾಢ - ೨೯

**ಅನ್ನಯಾಧರ :** - [ಜೇಹಲು] ಯಾವ ಪ್ರಕಾರ [ಹೆಮ್ಮೆಲು ಶಾಣಮಲು ದೇಲು] ನಿಮ್ರಲ ಜ್ಞಾನಮಯನಾದ ದೇವನು [ಸಿದ್ಧಿಹಿಂ ಹೆವಸೆಜ್] ಮೋಕ್ಷದಲ್ಲಿ ವಾಸಿಸುತ್ತಾನೆ [ತೇಹಲು] ಅದೇ ಪ್ರಕಾರ [ಪರುಬಂಭು] ಪರಬ್ರಹ್ಮನು [ದೇಹಹಂ] ದೇಹದಲ್ಲಿ [ಹೆವಸೆಜ್] ಇರುವುದರಿಂದ ಎಲ್ಲೆ ಪ್ರಭಾಕರಭಟ್ಟನೇ ! ನೀನು [ಭೇಲುಮಂ ಕರಿ] ಸಿದ್ಧಭಗವಂತರಲ್ಲಿ ಮತ್ತು ನಿನ್ನಲ್ಲಿ ಭೇದ ಮಾಡಬೇಡ.

**ಭಾವಾರ್ಥ :** - ಯಾವ ಪ್ರಕಾರ ಭಾವಕರ್ಮ, ದ್ವಯಕರ್ಮ, ನೋಕರ್ಮದಿಂದ ರಹಿತ ನಿಮ್ರಲ, ಕೇವಲ ಜ್ಞಾನದಿಂದ ರಚನೆಗೊಂಡ-ಕೇವಲಜ್ಞಾನದಲ್ಲಿ ಅಂತಭೂತ ಅನಂತಗುಣರೂಪದಿಂದ ಪರಿಣಿತ, ಸಿದ್ಧ-ಮುಕ್ತ, ಕೇವಲಜ್ಞಾನಾದಿಗಳಿಂದ ವ್ಯಕ್ತರೂಪ ಕಾರ್ಯಸಮಯಶಾರೂಪದ ಪರಮಾರಾಧ್ಯನಾದಜ್ಞಾನಮಯ ದೇವನು ಮುಕ್ತಿಯಲ್ಲಿ ಇರುತ್ತಾನೆ, ಅದೇ ಪ್ರಕಾರ ಪೂರ್ವೋಕ್ತಲಕ್ಷಣವುಳ್ಳ ಪರಬ್ರಹ್ಮನು ಒಂದು ಶುದ್ಧಸ್ವಭಾವವಿರುವಂಥ ಉತ್ಸುಷ್ಟಭ್ರಹ್ಮನ-ಪರಮಾತ್ಮನು ಶುದ್ಧದ್ವಾರ್ಥಿಕ ನಯದಿಂದ ಶಕ್ತಿರೂಪದಿಂದ ದೇಹದಲ್ಲಿ ಇರುವುದರಿಂದ ಎಲ್ಲೆ ಪ್ರಭಾಕರಭಟ್ಟನೇ ! ನೀನು ಸಿದ್ಧಭಗವಂತರಲ್ಲಿ ಮತ್ತು ನಿನ್ನಲ್ಲಿ ಭೇದ ಮಾಡಬೇಡ. ಶ್ರೀ ಕುಂದಕುಂದಾಚಾರ್ಯದೇವರು ಮೋಕ್ಷಪ್ರಾಭೃತದಲ್ಲಿ (ಗಾಢ-೧೦೧) ಹೀಗೆ ಹೇಳುತ್ತಾರೆ,- ‘ಇತರಿಂದ ನಮಸ್ಕರಿಸಿಕೊಳ್ಳುವಂಥ ಮಹಾಪುರುಷರುಗಳಿಂದ ಕೂಡ ನಮಸ್ಕರಿಸಿಕೊಳ್ಳುವಂಥವನು, ಇತರರು ಧ್ಯಾನಿಸುವಂಥ ಆಚಾರ್ಯ ಪರಮೇಷ್ಠಿ ಮೋದಲಾದವರಿಂದ ಕೂಡ ಧ್ಯಾನಿಸಿಕೊಳ್ಳುವಂಥವನು ಮತ್ತು ಇತರಿಂದ ಸ್ತುತಿಸಿಕೊಳ್ಳುವಂಥ ಸತ್ಪರುಪರಿಂದ ಕೂಡ ಸ್ತುತಿಸಿಕೊಳ್ಳುವಂಥ ಯಾವ ಜೀವ ಪದಾರ್ಥನಿದ್ದಾನೆ ಅವನು ಈ ದೇಹದಲ್ಲಿ ವಾಸಿಸುತ್ತಿದ್ದಾನೆ ಆ ಪರಮಾತ್ಮನನ್ನು ನೀನು ತಿಳಿದುಕೊಳ್ಳು !

ಅದೇ ಪರಮಾತ್ಮನು ಉಪಾದೇಯನಿದ್ವಾನೆಂಬುದು ಭಾವಾರ್ಥವಿದೆ.

**ಹೀಗೆ ನಿಮ್ರಲಜ್ಞಾನಮಯದೇವ ಮೋಕ್ಷದಲ್ಲಿವಾಸಿಸುವನು ।**  
**ಹಾಗೆ ವಾಸಿವನು ಪರಮಾತ್ಮ ದೇಹದಲ್ಲಿ ಭೇದಮಾಡಬೇಡ ॥೨೯॥**

ಅಥ ಯೇನ ಶುದ್ಧಾತ್ಮನಾ ಸ್ವಸಂವೇದನಜ್ಞಾನಚಕ್ಷುಷಾವಲೋಕಿತೇನ ಪೂರ್ವಕೃತಕರ್ಮಾಣಿ ನಶ್ಯಂತಿ ತಂ  
ಕಿಂ ನ ಜಾನಾಸಿ ತ್ವಂ ಹೇ ಯೋಗಿನಿತಿ ಕಥಯಂತಿ-

**ಜೇ ದಿಟ್ಟೀ ತುಟ್ಟಂತಿ ಲಹು ಕಮ್ಮು ಇ ಪುಷ್ಟ-ಕಿಯಾಜಿ ।**

**ಸೋ ಪರು ಜಾಣಹಿ ಜೋಜಿಯಾ ದೇಹಿ ವಸಂತು ಣ ಕಾಜಿ ॥೨೨**

**ಯೇನ ದೃಷ್ಟೇನ ತುಟ್ಟಂತಿ ಲಫು ಕರ್ಮಾಣಿ ಪೂರ್ವಕೃತಾನಿ ।**

**ತಂ ಪರಂ ಜಾನಾಸಿ ಯೋಗಿನಾ ದೇಹೇ ವಸಂತಂ ನ ಕಿಮ್ಮಾ ॥೨೩॥**

ಜೇ ದಿಟ್ಟೀಂ ತುಟ್ಟಂತಿ ಲಹು ಕಮ್ಮು ಇಂ ಪುಷ್ಟ-ಕಿಯಾಜಿಂ ಯೇನ ಪರಮಾತ್ಮನಾ ದೃಷ್ಟೇನ ಸದಾನಂದೈ ಕರೂಪ-  
ವೀತರಾಗಿನಿರ್ವಿಕಲ್ಪಸಮಾಧಿ ಲಕ್ಷಣ ನಿರ್ಮಲಲೋಜನೇನಾವಲೋಕಿತೇ ತುಟ್ಟಂತಿ ಶತಮಾನಾನಿ ಭವಂತಿ ಲಫು  
ಶೀಪ್ತಮೂರ್ ಅಂತಮೂರ್ಹಾತೋನ । ಕಾನಿ । ಪರಮಾತ್ಮನಃ ಪ್ರತಿಬಂಧಕಾನಿ ಸ್ವಸಂವೇದಾಭಾವೋಪಾಜಿಂತಾನಿ  
ಪೂರ್ವಕೃತಕರ್ಮಾಣಿ ಸೋ ಪರು ಜಾಣಹಿ ಜೋಜಿಯಾ ದೇಹಿ ವಸಂತು ಣ ಕಾಜಿಂ ತಂ ನಿತ್ಯಾನಂದೈ ಕಸ್ತಭಾವಂ  
ಸ್ವಾತ್ಮಾನಂ ಪರಮೋತ್ಸಂಪ್ರಂ ಕಿಂ ನ ಜಾನಾಸಿ ಹೇ ಯೋಗಿನಾ । ಕಥಂಭೂತಮಪಿ । ಸ್ವದೇಹೇ ವಸಂತಮಪೀತಿ । ಅತ್ರ  
ಸ ಏವೋಪಾದೇಯ ಇತಿ ಭಾವಾಧರ್ಣಃ ॥ ೨೨॥

ಅಥ ಉಧ್ವರಂ ಪ್ರಕ್ಷೇಪಪಂಚಕಂ ಕಥಯಂತಿ । ತದ್ವಧಾ-

ಈಗ ಆ ಶುದ್ಧಾತ್ಮನನ್ನು ಸ್ವಸಂವೇದನರೂಪವಾದ ಜ್ಞಾನಚಕ್ಷುವಿನಿಂದ ಅವಲೋಕನೆ ಮಾಡುವುದರಿಂದ  
ಪೂರ್ವಕೃತ ಕರ್ಮವು ನಾಶವಾಗುತ್ತದೆಯೆಂಬುದನ್ನು ಎಲ್ಲೆ ಯೋಗಿಯೇ ! ನೀನು ತಿಳಿಯುವುದಿಲ್ಲವೇಕಂದು  
ಹೇಳುತ್ತಾರೆ,-

### ಗಾಢ - ೨೨

**ಅನ್ವಯಾಧರ್ಣ :-** [ದಿಟ್ಟೀಂ ಜೇಂ] ಸಮಾಧಿಸ್ತರೂಪವಾದ ನಿರ್ಮಲ ನೇತ್ರಗಳಿಂದ ಆ ಪರಮಾತ್ಮನನ್ನು  
ನೋಡುವುದರಿಂದ [ಪುಷ್ಟ-ಕಿಯಾಜಿಂ ಕಮ್ಮು ಇಂ] ಪೂರ್ವಕೃತ ಕರ್ಮಗಳು [ಲಹು] ಶೀಪ್ತವಾಗಿ [ತುಟ್ಟಂತಿ]  
ನಾಶಹೊಂದುತ್ತವೆ [ಸೋ ಪರು] ಆ ಉತ್ಪಂಧಸಾಂಪ್ರಾತ್ಮನನ್ನು-ನಿಜಪರಮಾತ್ಮನನ್ನು [ದೇಹಿ ವಸಂತು] ನಿನ್ನ ದೇಹದಲ್ಲಿ  
ವಾಸಮಾಡುತ್ತಿದ್ದರೂ ಕೂಡ [ಜೋಜಿಯಾ] ಎಲ್ಲೆ ಯೋಗಿಯೇ ! ನೀನು [ಕಾಜಿಂ ಣ ಜಾಣಹಿ] ಅದೇಕೆ  
ತಿಳಿದುಕೊಳ್ಳುವುದಿಲ್ಲ ?

**ಭಾವಾಧರ್ಣ :-** ಒಂದು ಸದಾನಂದರೂಪವಿರುವಂಥ ನಿರ್ವಿಕಲ್ಪ ಸಮಾಧಿ ಸ್ತರೂಪವಾದ ನಿರ್ಮಲ  
ನೇತ್ರಗಳಿಂದ ಆ ಪರಮಾತ್ಮನನ್ನು ಅವಲೋಕನೆ ಮಾಡುವುದರಿಂದ ಪರಮಾತ್ಮನ ಪ್ರತಿಬಂಧಕವಾದ ಸ್ವಸಂವೇದನದ  
ಅಭಾವದಿಂದ (ಅಳ್ಳಾನ ಭಾವದಿಂದ) ಉಪಾಜಿಸಿದ ಪೂರ್ವಕೃತ ಕರ್ಮಗಳು ಶೀಪ್ತವಾಗಿ-ಅಂತಮೂರ್ಹಾತೋನ  
ದಲ್ಲಿ ಚೂರುಂಟಾಗಿ ಹೋಗುತ್ತವೆ. ಆ ಉತ್ಪಂಧ ಒಂದು ನಿತ್ಯಾನಂದವೇ ಸ್ವಭಾವವಿರುವಂಥ ನಿಜಾತ್ಮನು ತನ್ನ  
ದೇಹದಲ್ಲಿ ವಾಸಿಸುತ್ತಿದ್ದರೂ ಕೂಡ ಎಲ್ಲೆ ಯೋಗಿಯೇ ! ನೀನು ಅವನನ್ನು ಅದೇಕೆ ತಿಳಿದುಕೊಳ್ಳುವುದಿಲ್ಲ ?

ಇಲ್ಲಿ ಅದೇ ಆತ್ಮನು ಉಪಾದೇಯನಿದ್ವಾನೆಂಬುದು ಭಾವಾಧರ್ಣವಿದೆ.

ಈಗ ಇದು ಪ್ರಕ್ಷೇಪಕಗಳನ್ನು ಹೇಳುತ್ತಾರೆ,-

ಪರಮಾತ್ಮನನು ನೋಡಿದರೆ ಪೂರ್ವಕೃತಕರ್ಮ ಶೀಪ್ತನಶಿಸುವುದು ।

ಪರಮಾತ್ಮ ಒಡಲಲಿದ್ದರು ಎಲೆಯೋಗಿ ನೀನೇಕೆ ನೋಡಲಾರೆ ॥೨೩॥

ಜಿತ್ತು ಣ ಇಂದಿಯ-ಸುಹ-ದುಹಳ ಜಿತ್ತು ಣ ಮಣಿ-ವಾವಾರು ।  
ಸೋ ಅಪ್ಪಾ ಮುಣಿ ಜೀವ ತುಹು ಅಣ್ಣಿ ಪರಿಂ ಅವಹಾರು ॥೨೮॥

ಯತೆ, ನೇಂದಿ, ಯಸುಖಿದುಃಖಾನಿ ಯತೆ, ನ ಮನೋವ್ಯಾಪಾರಃ ।  
ತಂ ಆತ್ಮಾನಂ ಮನ್ಸಸ್ವಜೀವ ತ್ವಂ ಅನ್ಸತ್ಪರಮಪಹರ ॥೨೯॥

ಜಿತ್ತು ಣ ಇಂದಿಯಸುಹದುಹಳಂ ಜಿತ್ತು ಣ ಮಣಿವಾವಾರು ಯತೆ ಶುದ್ಧಾತ್ಮಸರೂಪೇ ನ ಸಂತಿ ನ ವಿದ್ಯಂತೇ । ಕಾನಿ । ಅನಾಕುಲತ್ತಲಕ್ಷಣಪಾರಮಾಧಿಕಸೋಽಬಿಪರೀತಾನ್ಯಾಕುಲತ್ತೋತ್ಪಾದಕಾನೀಂದ್ರಿಯಸುಖಿದುಃಖಾನಿ ಯತೆ ಚ ನಿರ್ವಿಕಲ್ಪಪರಮಾತ್ಮಸೋ ವಿಲಕ್ಷಣಃ ಸಂಕಲ್ಪ ವಿಕಲ್ಪಲರೂಪೋ ಮನೋವ್ಯಾಪಾರೋನಾಸ್ತಿ । ಸೋ ಅಪ್ಪಾ ಮುಣಿ ಜೀವ ತುಹುಂ ಅಣ್ಣಿ ಪರಿಂ ಅವಹಾರು ತಂ ಪೂರ್ವೋಕ್ತ ಲಕ್ಷಣಂ ಸ್ಥಿತಾತ್ಮಾನಂ ಮನ್ಸಸ್ವಜಿತ್ತಾನಂದೈ ಕರೂಪಂ ಏತರಾಗನಿರ್ವಿಕಲ್ಪಸಮಾಧಾನಿ ಸ್ಥಿತಾಜಾನಿಂಹಿ ಹೇ ಜೀವ, ತ್ವಮ್ ಅನ್ಸತ್ಪರಮಾತ್ಮಸ್ವಭಾವಾದ್ವಿ- ಪರೀತಂ ಪಂಚೀಂದ್ರಿಯವಿಷಯಸ್ವರೂಪಾದಿವಿಭಾವಸಮಾಹಂ ಪರಸ್ಯಿನ್ ದೂರೇ ಸರ್ವಪ್ರಕಾರೇಣಾಪಹರ ತ್ವಜೀತಿ ತಾತ್ಪರ್ಯಾಧರಃ । ನಿರ್ವಿಕಲ್ಪಸಮಾಧಾನಿ ಸರ್ವತ್ರ ಏತರಾಗವಿಶೇಷಣಂ ಕಿಮಿಧರಂ ಕೃತಮ್ ಇತಿ ಪೂರ್ವಪಕ್ಷಃ ಪರಿಹಾರಮಾಹ । ಯತೆ ಏವ ಹೇತೋಃ ಏತರಾಗಸ್ತತೆ ಏವ ನಿರ್ವಿಕಲ್ಪಜ್ಞತಿ ಹೇತುಹೇತುಮಧ್ಯಾವಜ್ಞಾಪನಾಧರಮ್, ಅಧವಾ ಶೈತಂಪಿವತ್ತಾರೂಪವಿಶೇಷಣಾಮಿದಮ್ ಇತಿ ಪರಿಹಾರತ್ಯಯಂ ನಿದೋಽಷಿಪರಮಾತ್ಮ ಶಬ್ದಾದಿಪೂರ್ವಪಕ್ಷೀಯಪಿಯೋಜನೀಯಮ್ ॥೨೯॥

### ಗಾಢ - ೨೯

**ಅನ್ಸಯಾಧರ :** - [ಜೀವ] ಎಲ್ಲೆ ಜೀವನೇ ! [ಜಿತ್ತು] ಯಾವನಲ್ಲಿ [ಇಂದಿಯ-ಸುಹ-ದುಹಳಣ] ಇಂದಿಯ ಜನಿತವಾದ ಸುಖ-ದುಃಖಗಳಲ್ಲ ಮತ್ತು [ಜಿತ್ತು] ಯಾವನಲ್ಲಿ [ಮಣಿ-ವಾವಾರು ಣ] ಮನೋವ್ಯಾಪಾರಗಳಲ್ಲ [ಸೋ ಅಪ್ಪಾ] ಆ ಆತ್ಮನನ್ನ [ತುಹುಂ] ನೀನು [ಮುಣಿ] ತಿಳಿದುಕೊಳ್ಳು [ಅಣ್ಣಿ] ಉಳಿದ ಸಮಸ್ತ ವಿಭಾವಗಳನ್ನು [ಪರಿಂಅವಹಾರು] ಎಲ್ಲ ಪ್ರಕಾರದಿಂದ ದೂರದಿಂದಲೇ ಬಿಟ್ಟಬಿಡು.

**ಭಾವಾಧರ :** - ಒಂದು ಅನಾಕುಲತೆಯು ಲಕ್ಷಣಾವಿರುವಂಥ ಆ ಶುದ್ಧಾತ್ಮಸ್ವರೂಪದಲ್ಲಿ ಪಾರಮಾಧಿಕ ಸುಖದಿಂದ ವಿಪರೀತವಾದ ಹಾಗೂ ಆಕುಲತೆಯನ್ನು ಉತ್ತರಣ ಮಾಡುವಂಥ ಇಂದಿಯ ಜನಿತವಾದ ಸುಖ-ದುಃಖಗಳಲ್ಲ ಮತ್ತು ಆ ಶುದ್ಧಾತ್ಮಸ್ವರೂಪದಲ್ಲಿ ನಿರ್ವಿಕಲ್ಪಪರಮಾತ್ಮನಿಂದ ವಿಚಿತ್ರ ಲಕ್ಷಣವುಳ್ಳ ಸಂಕಲ್ಪ-ವಿಕಲ್ಪ ರೂಪದ ಮನೋವ್ಯಾಪಾರಗಳಲ್ಲಂಥ ಆ ನಿಜ ಶುದ್ಧಾತ್ಮನನ್ನು ಎಲ್ಲೆ ಜೀವನೇ ! ನೀನು ತಿಳಿದುಕೊಳ್ಳು, ಒಂದು ನಿತ್ಯಾನಂದರೂಪವಿರುವಂಥ ಏತರಾಗ ನಿರ್ವಿಕಲ್ಪಸಮಾಧಿಯಲ್ಲಿ ಸ್ಥಿರನಾಗಿ ತಿಳಿದುಕೊಳ್ಳು. ಪರಮಾತ್ಮಸ್ವಭಾವದಿಂದ ವಿಪರೀತವಾದ ಬದು ಇಂದಿಯಗಳ ವಿಷಯಸ್ವರೂಪದ ಅನ್ಸವಿಭಾವ ಸಮಾಹವನ್ನು ಎಲ್ಲ ಪ್ರಕಾರದಿಂದ ದೂರದಿಂದಲೇ ಬಿಟ್ಟಬಿಡು.

**ಪ್ರಶ್ನೆ :** - ನಿರ್ವಿಕಲ್ಪಸಮಾಧಿಯಲ್ಲಿ ಎಲ್ಲೆಡೆಗೆ 'ಏತರಾಗ' ವಿಶೇಷಣವನ್ನು ಏತಕ್ಕಾಗಿ ಸೇರಿಸಲಾಗುವುದು?

ಯಾವುದರಲ್ಲಿ ಇಂದಿಯಸುಖ-ದುಃಖ ಮೇಣಣಮೋವ್ಯಾಪಾರವಿಲ್ಲ ।

ಜೀವ ಆ ಆತ್ಮನನು ತಿಳಿ ನೀನು ಉಳಿದೆಲ್ಲ ವಿಭಾವ ತ್ವಜಿಸು ॥೨೯॥

ಅಥ ಯಃ ಪರಮಾತ್ಮಾ ವ್ಯವಹಾರೇಣ ದೇಹೇ ತಿಷ್ಠತಿ ನಿಶ್ಚಯೀನ ಸ್ವಸ್ವರೂಪೇ ತಮಾಹ-

ದೇಹಾದೇಹಹಿ ಜೋ ವಸಳ ಭೇಯಾಭೇಯ-ಣಬಣ ।

ಸೋ ಅಪ್ಪಾ ಮುಖೀ ಜೀವ ತುಹು ಕಿಂ ಅಣ್ಣೀ ಬಹುಬಣ ॥೨೬॥

ದೇಹಾದೇಹಯೋಃ ಯೋ ವಸತಿ ಭೇದಾಭೇದನಯೀನ ।

ತಮಾತ್ಮಾ ನಂ ಮನ್ಯಸ್ವಜೀವ ತ್ವಂ ಕಿಮನ್ಯೇನ ಬಹುನಾ ॥೨೭॥

ದೇಹಾದೇಹಯೋರಧಿಕರಣಭೂತಯೋರ್ಯೋ ವಸತಿ । ಕೇನ । ಭೇದಾಭೇದನಯೀನ ।

ತಥಾಹಿ-ಅನುಪಚರಿತಾಸದೂತವ್ಯವಹಾರೇಣಾಭೇದನಯೀನ ಸ್ವಪರಮಾತ್ಮನೋರಬಿನ್ನೇ ಸ್ವದೇಹೇ ವಸತಿ ಶುದ್ಧನಿಶ್ಚಯನಯೀನ ತು ಭೇದನಯೀನ ಸ್ವದೇಹಾಧಿನ್ನೇ ಸಾತ್ವನಿವಸತಿಯಃ ತಮಾತ್ಮಾನಂ ಮನ್ಯಸ್ವಜಾನಿಹಿ ಹೇ ಜೀವ ನಿತ್ಯಾನಂದ್ಯೈ ಕವೀತರಾಗನಿವಿಕಲ್ಪಸಮಾಧಾ ಸ್ಥಿತಾಭಾವಯೀತ್ಯಧರ್ಣಃ । ಕಿಮನ್ಯೇನ ಶುದ್ಧಾತ್ಮನೋ ಭಿನ್ನೇನ ದೇಹರಾಗಾದಿನಾ ಬಹುನಾ । ಅತ, ಯೋರಾಸೌ ದೇಹೇ ವಸನ್ಯಪಿ ನಿಶ್ಚಯೀನ ದೇಹರೂಪೋ ನ ಭವತಿ ಸ ಏವ ಸ್ವಶುದ್ಧಾತ್ಮೋಪಾದೇಯ ಇತಿ ತಾತ್ಪರ್ಯಾಧರ್ಣಃ ॥೨೮॥

**ಉತ್ತರ :-** ಏತರಾಗವಾಗಲು ಆ ನಿವಿಕಲ್ಪವೇ ಕಾರಣವಿದೆ. ಹಾಗೆ ಕಾರಣ ಮತ್ತು ಕಾರ್ಯತನವನ್ನು ತಿಳಿದುಕೊಳ್ಳುವ ಸಲುವಾಗಿ (ಏಕೆಂದರೆ ಅದು ಏತರಾಗವಿರುವುದರಿಂದಲೇ ಅದು ನಿವಿಕಲ್ಪವಿದೆ ಹಾಗೆ ಹೇತು-ಹೇತುಮಾನತೆಯ ಭಾವ ತಿಳಿದುಕೊಳ್ಳುವ ಸಲುವಾಗಿ ಎಂದರೆ ಏತರಾಗತೆಯು ಹೇತುವಿದ್ದರೆ ನಿವಿಕಲ್ಪತೆಯು ಹೇತುಮಾನ(ಕಾರ್ಯ) ವಿದೆ.) ಅಥವಾ ಸ್ಯಯಂ ಸರಾಗಿಯಾಗಿದ್ದರೂ ಕೂಡ ನಮಗೆ ನಿವಿಕಲ್ಪ ಸಮಾಧಿಯಲ್ಲಿ ಇರುವುದಿದೆಯೆಂದು ಹೇಳುವವರ ನಿಷೇಧಾಧರ್ಣವಾಗಿ ಅಥವಾ ಇದು ಶೈತಶಂಖಿದ ಸ್ವರೂಪ ವಿಶೇಷಣವಿದೆಯೆಂದು ತಿಳಿದುಕೊಳ್ಳುವ ಸಲುವಾಗಿ (ಹೇಗೆ ಶಂಖವು ಅದು ಶೈತವೇ ಇರುತ್ತದೆ ಹಾಗೆ ಯಾವ ನಿವಿಕಲ್ಪ ಸಮಾಧಿಯಿದೆ ಅದು ಏತರಾಗರೂಪವೇ ಇರುತ್ತದೆ, ಇದೇ ರೀತಿಯಿಂದ ಸ್ವರೂಪ ವ್ರಕಟಮಾಡುವ ಸಲುವಾಗಿ) ‘ಏತರಾಗ’ವೆಂಬ ವಿಶೇಷಣವನ್ನು ಸೇರಿಸುವ ಉದ್ದೇಶವಿದೆ.

ಈ ಪ್ರಕಾರ ಮೂರು ಪರಿಹಾರಗಳನ್ನು ನಿರ್ದೋಷ ಪರಮಾತ್ಮ ಮೊದಲಾದ ಶಬ್ದದ ಪೂರ್ವಪಕ್ಷದಲ್ಲಿ ಕೂಡ ಸಂಬಂಧ ಮಾಡಬೇಕಾಗುವುದು,

ಆ ಪರಮಾತ್ಮನು ವ್ಯವಹಾರದಿಂದ ದೇಹದಲ್ಲಿರುತ್ತಾನೆ ಮತ್ತು ನಿಶ್ಚಯದಿಂದ ಸ್ವಸ್ವರೂಪದಲ್ಲಿರುತ್ತಾ-ನೆಂಬುದನ್ನು (ಇಂಥ ಆತ್ಮನನ್ನು) ಈಗ ಹೇಳುತ್ತಾರೆ,-

### ಗಾಢे - ೨೯

**ಅನ್ಯಯಾಧರ್ಣ :-** [ಜೋ] ಯಾವನು [ಭೇಯಾಭೇಯ-ಣಬಣ ದೇಹಾದೇಹಹಿಂ ವಸಳ] ಅಭೇದನಯದಿಂದ ಅಧಿಕರಣಭೂತವಾದ ದೇಹದಲ್ಲಿ ಇರುತ್ತಾನೆ ಮತ್ತು ಭೇದನಯದಿಂದ ಅಧಿಕರಣಭೂತವಾದ ತನ್ನಲ್ಲಿ ಇರುತ್ತಾನೆ [ಸೋ] ಅವನನ್ನು [ಜೀವ] ಎಲ್ಲೆ ಜೀವನೇ ! [ತುಹುಂ] ನೀನು [ಅಪ್ಪಾ ಮುಖೀ] ಆತ್ಮಸಂದು ತಿಳಿದುಕೊಳ್ಳು, [ಕಿಂ ಅಣ್ಣೀಂ ಬಹುಬಣ] ದೇಹ, ರಾಗ ಮೊದಲಾದ ಅನೇಕ ಪದಾರ್ಥಗಳಿಂದ ನಿನಗೆ ಯಾವ ಪ್ರಯೋಜನವಿದೆ ?

ಯಾವನು ಅಭೇದನಯದಿ ಒಡಲಲಿ ಭೇದನಯದಿ ತನ್ನಲ್ಲಿರುವನು ।

ಜೀವ ಅವನನು ಆತ್ಮಸಂದರ್ಶಿ ಇತರಗಳಿಂದೇನು ಲಾಭವಿದೆ ॥೨೯॥

ಅಥ ಜೀವಾಚೀವಯೋರೇಕತ್ವಂ ಮಾ ಕಾಷಿಲ್ಲಕ್ಷ್ಯಾಭೇದೇನ ಭೇದೋಽಸ್ಮಿತಿ ನಿರೂಪಯತ್ತಿ-

ಜೀವಾಚೀವ ಮ ಏಕ್ಯ ಕರಿ ಲಕ್ಷ್ಯಾಭೇವಿ ಭೇಣ |

ಜೋ ಪರು ಸೋ ಪರು ಭಣಮಿ ಮುಣಿ ಅಪ್ಪ ಅಪ್ಪ ಅಭೇಣ ||೧೦||

ಜೀವಾಚೀವೈ ಮಾ ಏಕೆ ಕುರು ಲಕ್ಷ್ಯಾಭೇದೇನ ಭೇದಃ |

ಯತ್ವರಂ ತತ್ವರಂ ಭಣಮಿ ಮನ್ಸ ಆತ್ಮನ ಆತ್ಮನಾ ಆಭೇದಃ ||೧೦||

ಹೇ ಪ್ರಭಾಕರಭಟ್ಟ ಜೀವಾಚೀವಾವೇಕೊ ಮಾ ಕಾಷಿಃ | ಕಸ್ಯಾತ್ | ಲಕ್ಷ್ಯಾಭೇದೇನ ಭೇದೋಽಸ್ಮಿ  
ತದ್ವಧಾ-ರಸಾದಿರಹಿತಂ ಶುದ್ಧಚೀತನ್ಯಂ ಜೀವಲಕ್ಷ್ಯಾಭ್ಯಾಮ್ | ತಥಾ ಚೋಕ್ತಂ ಪಾಭ್ಯತೇ-‘ಅರಸಮರಾವಮಗಂಧಂ  
ಅವ್ಯತ್ಯಂ ಜೀವಣಾಗುಣಾಮಸದ್ದಂ | ಜಾಣ ಅಲಿಂಗಗ್ರಹಣಂ ಜೀವಮಣಿದ್ವಿಟ್ಟಸಂತಾಣಂ ||’ ಇತ್ಯಂಭಾತಶುದ್ಧಾತ್ಮನೋ  
ಭಿನ್ನಮಜೀವಲಕ್ಷ್ಯಾಭ್ಯಾಮ್ | ತಚ್ಚ ದ್ವಿವಿಧಾರ್ಥಃ | ಜೀವಸಂಬಂಧಮಜೀವಸಂಬಂಧಂ ಚ | ದೇಹರಾಗಾದಿರೂಪಂ  
ಜೀವಸಂಬಂಧಂ, ಪುದ್ರಲಾದಿಪಂಚದ್ವರೂಪಮಜೀವಸಂಬಂಧಮಜೀವಲಕ್ಷ್ಯಾಭ್ಯಾಮ್ | ಅತ ಏವ ಭಿನ್ನಂ  
ಜೀವಾದಜೀವಲಕ್ಷ್ಯಾಭ್ಯಾಮ್ | ತತಃ ಕಾರಣಾತ್ ಯತ್ವರಂ ರಾಗಾದಿಕಂ ತತ್ವರಂ ಜಾನೀಹಿ | ಕಥಂಭಾತಾರ್ಥಃ |  
ಭೇದ್ಯಮಭೇದ್ಯಮಿತ್ಯಾರ್ಥಃ | ಅತ, ಯೋಽಸೌ ಶುದ್ಧಲಕ್ಷ್ಯಾಸಂಯುಕ್ತಃ ಶುದ್ಧಾತ್ಮಾ ಸ ಏವೋಪಾದೇಯ ಇತಿ  
ಭಾವಾರ್ಥಃ ||೧೦||

**ಭಾವಾರ್ಥ :-** ಯಾವನು ಅನುಪಚರಿತ ಅಸದ್ಗಾತ ವ್ಯವಹಾರನಯದಿಂದ-ಅಭೇದನಯದಿಂದ  
ನಿಜಪರಮಾತ್ಮನಿಂದ ಅಭಿನ್ನವಾದ ತನ್ನ ದೇಹದಲ್ಲಿ ಇರುತ್ತಾನೆ ಮತ್ತು ಶುದ್ಧನಿಶ್ಚಯನಯದಿಂದ-ಭೇದನಯದಿಂದ  
ನಿಜ ದೇಹದಿಂದ ಭಿನ್ನವಾದ ನಿಜಾತನಲ್ಲಿರುತ್ತಾನೆ ಅವನನ್ನ ಎಲ್ಲ ಜೀವನೇ ! ನೀನು ಆತ್ಮನಿಂದು ತಿಳಿದುಕೊಳ್ಳು-  
ಬಂದು ನಿತ್ಯಾನಂದರೂಪವಿರುವಂಥ ವೀತರಾಗನಿವಿಕಲ್ಲ ಸಮಾಧಿಯಲ್ಲಿ ಸಿರವಾಗಿದ್ದುಕೊಂಡು ಭಾವಿಸು.  
ಶುದ್ಧಾತ್ಮನಿಂದ ಭಿನ್ನವಾದ ದೇಹ, ರಾಗ ಮೊದಲಾದ ಅನೇಕ ಪದಾರ್ಥಗಳಿಂದ ನಿನಗೆ ಯಾವ ಪ್ರಯೋಜನವಿದೆ?

ಯಾವನು ದೇಹದಲ್ಲಿರುತ್ತಿದ್ದರೂ ಕೂಡ ನಿಶ್ಚಯದಿಂದ ಆ ದೇಹರೂಪನಾಗುವುದಿಲ್ಲ ಆ ನಿಜಶುದ್ಧಾತ್ಮನೇ  
ಉಪಾದೇಯನಿದ್ದಾಸೆಂಬುದು ಇಲ್ಲಿನ ತಾತ್ಪರ್ಯವಿದೆ.

ಜೀವ ಮತ್ತು ಅಜೀವದ ಏಕತ್ವ ಮಾಡಬೇಡ ಏಕೆಂದರೆ ಲಕ್ಷ್ಯಾದ ಭೇದದಿಂದ ಅವರಡರಲ್ಲಿ  
ಭೇದವಿದೆಯಿಂದು ಈಗ ಹೇಳುತ್ತಾರೆ,-

### ನಾಥ್ -೧೦

**ಅನ್ನಯಾರ್ಥ :-** ಎಲ್ಲ ಪ್ರಭಾಕರಭಟ್ಟನೇ ! ನೀನು [ಜೀವಾಚೀವ] ಜೀವ ಮತ್ತು ಅಜೀವವನ್ನು  
[ಏಕುಮ ಕರಿ] ಬಂದು ಮಾಡಬೇಡ ಏಕೆಂದರೆ [ಲಕ್ಷ್ಯಾಭೇವಿ] ಅವರಡರಲ್ಲಿ ಲಕ್ಷ್ಯಾದ ಭೇದದಿಂದ [ಭೇಣ]  
ಭೇದವಿರುವದರಿಂದ [ಜೋ ಪರು] ಯಾವ ಪರವಾದ ರಾಗಾದಿಗಳವೆ [ಸೋ ಪರು ಮುಣಿ] ಅವನ್ನು  
ಪರವೆಂದು ತಿಳಿ, ಮತ್ತು [ಅಪ್ಪ ಅಪ್ಪ ಅಭೇಣ] ಆತ್ಮನ ಜತೆ ಆತ್ಮನದು ಅಭೇದವಿದೆಯಿಂದು ತಿಳಿ. [ಭಣಮಿ]  
- ಎಂದು ನಾನು ಹೇಳುತ್ತೇನೆ.

ಜೀವಾಚೀವವ್ಯಾಂದು ಮಾಡದಿರು ಲಕ್ಷ್ಯಾಭೇದದಿ ಭೇದವಿದೆ |

ಯಾವ ಪರವಿದೆ ಅವನು ಪರ ಮೇಣಾತ್ಮನಲಿ ಆತ್ಮನ ಭೇದತಿಳಿ ||೧೦||

ಅಥ ತಸ್ಯ ಶುದ್ಧಾತ್ಮನೋ ಜ್ಞಾನಮಯಾದಿಲಕ್ಷಣಂ ವಿಶೇಷೇಣ ಕಥಯತಿ-

ಅಮಣಿ ಅಣಂದಿಲು ಖಾಣಮಲು ಮುತ್ತಿ-ವಿರಹಿಲು ಚಿಮಿತ್ತು ।

ಅಪ್ಪಾ ಇಂದಿಯ-ವಿಸಲು ಇವಿ ಲಕ್ಷಣು ಏಹು ಜೀರುತ್ತು ॥೫೧॥

ಅಮನಾಃ ಅನಿಂದ್ರಿಯೋ ಜ್ಞಾನಮಯಃ ಮೂರ್ತಿ-ವಿರಹಿತಶ್ಚಿನ್ನಾತ್ತಃ ।

ಅತ್ಯಾ ಇಂದ್ರಿಯವಿಷಯೋ ಸ್ವವ ಲಕ್ಷಣಮೇತನಿರ್ವತ್ತಮಾ ॥೫೨॥

ಪರಮಾತ್ಮೆ ವಿಪರೀತಮಾನಸವಿಕಲ್ಪಜಾಲರಹಿತಾದಮನಸ್ಸಃ, ಅತೀಂದ್ರಿಯಶುದ್ಧಾತ್ಮೆ ವಿಪರೀತೇನೇಂದ್ರಿ-ಯಗಾ, ಮೇಣ ರಹಿತಾದತೀಂದ್ರಿಯಃ, ಲೋಕಾಲೋಕವ್ಯಾಪಕಾಶಕೇವಲಜ್ಞಾನೇನ ನಿವೃತ್ತತ್ವಾತ್ ಜ್ಞಾನಮಯಃ,

**ಭಾವಾರ್ಥ :-** ಎಲ್ಲೆ ಪ್ರಭಾಕರಭಟ್ಟನೇ ! ನೀನು ಜೀವ ಮತ್ತು ಅಜೀವವನ್ನು ಒಂದು ಮಾಡಬೇಡ, ಏಕೆಂದರೆ ಅವರಡರಲ್ಲಿ ಲಕ್ಷಣದ ಭೇದದಿಂದ ಭೇದವಿದೆ. ಅದು ಹೀಗಿದೆ-

ರಾಗಾದಿಗಳಿಂದ ರಹಿತವಾದ ಶುದ್ಧಿತನ್ಯವು ಅದು ಜೀವದ ಲಕ್ಷಣವಿದೆ. ಭ. ಕುಂದಕುಂದಾಚಾರ್ಯರೆ ದೇವರು ತಮ್ಮ ಎಲ್ಲ ಪಂಚಪರಮಾಗಮಗಳಲ್ಲಿ ಹೀಗೆ ಹೇಳಿದ್ದಾರೆ,-

‘ಎಲ್ಲೆ ಭವ್ಯನೇ ! ನೀನು ಜೀವವನ್ನು ರಸರಹಿತ, ರೂಪರಹಿತ, ಗಂಧರಹಿತ, ಅವ್ಯಕ್ತ ಎಂದರೆ ಇಂದ್ರಿಯಗಳಿಗೆ ಗೋಚರವಿಲ್ಲದಂಥ, ಚೀತನಾಗುಣವಿರುವಂಥ, ಶಬ್ದರಹಿತ, ಯಾವುದೇ ಚಿಹ್ನಗಳಿಂದ ಗ್ರಹಣವಾಗದಂಥ ಮತ್ತು ಅವನ ಯಾವುದೇ ಆಕಾರವನ್ನು ಹೇಳಲಾಗದಂಥವನಿದ್ದಾನೆಂದು ತಿಳಿ.’

ಇಂಥ ಶುದ್ಧ ಆತ್ಮನಿಂದ ಅಜೀವದ ಲಕ್ಷಣವು ಭಿನ್ನವಿದೆ, ಮತ್ತು ಅದು ಎರಡು ಪ್ರಕಾರವಿದೆ-ಜೀವದ ಜತೆ ಸಂಬಂಧವುಳ್ಳ ಮತ್ತು ಜೀವದ ಜತೆ ಸಂಬಂಧವಿಲ್ಲದ್ದು, ದೇಹರಾಗಾದಿಗಳರೂಪವು ಅದು ಜೀವದ ಜತೆ ಸಂಬಂಧವುಳ್ಳದ್ದಿದೆ, ಪುದ್ಗಲ ಮೌದಲಾದ ಐದು ದ್ರವ್ಯಗಳರೂಪವು ಅದು ಜೀವದ ಜತೆ ಸಂಬಂಧವಿಲ್ಲದ್ದಿದೆ. ಎಂದರೆ ಅದು ಅಜೀವದ ಲಕ್ಷಣವಿದೆ, ಏಕೆಂದರೆ ಜೀವದಿಂದ ಅಜೀವದ ಲಕ್ಷಣವು ಭಿನ್ನವಿದೆ, ಈ ಕಾರಣದಿಂದ ಯಾವ ಪರವಾದಂಥ ರಾಗಾದಿಗಳಿವೆ ಅವನ್ನು ಪರವೆಂದು ತಿಳಿದುಕೊಳ್ಳು-ಅವು ಭೇದ ಮತ್ತು ಅಭೇದವಿವೆ ಎಂದರೆ ಅವು ಜೀವದ ಜತೆ ಸಂಬಂಧವಿಲ್ಲದ್ದಿವೆ ಮತ್ತು ಜೀವದ ಜತೆ ಸಂಬಂಧವುಳ್ಳವುಗಳಿವೆ.

ಇಲ್ಲಿ ಶುದ್ಧ ಲಕ್ಷಣಯುತನಾದ ಆ ಶುದ್ಧ ಆತ್ಮನೇ ಉಪಾದೇಯನಿದ್ದಾನೆಂಬುದು ಭಾವಾರ್ಥವಿದೆ.

ಈಗ ಆ ಶುದ್ಧಾತ್ಮನ ಜ್ಞಾನ ಮೌದಲಾದ ಲಕ್ಷಣಗಳನ್ನು ವಿಶೇಷವಾಗಿ ಹೇಳುತ್ತಾರೆ,-

### ಗಾಢ - ೫೧

**ಅನ್ನಯಾರ್ಥ :-** [ಅಪ್ಪಾ] ಆತ್ಮನು [ಅಮಣಿ] ಮನಸ್ಸರಹಿತನಿದ್ದಾನೆ. [ಅಣಂದಿಲು] ಅತೀಂದ್ರಿಯನಿದ್ದಾನೆ, [ಖಾಣಮಲು] ಜ್ಞಾನಮಯನಿದ್ದಾನೆ, [ಮುತ್ತಿ-ವಿರಹಿಲು] ಮೂರ್ತಿ-ರಹಿತನಿದ್ದಾನೆ [ಚಿಮಿತ್ತು] ಚಿನ್ನಾತ್ಮನಿದ್ದಾನೆ ಮತ್ತು [ಇಂದಿಯ-ವಿಸಲು ಇವಿ] ಇಂದ್ರಿಯಗಳಿಗೆ ಗೋಚರನಿಲ್ಲ [ಏಹು ಲಕ್ಷಣು ಜೀರುತ್ತು] (ಶುದ್ಧಾತ್ಮನ) ಈ ಲಕ್ಷಣಗಳನ್ನು ನಿಶ್ಚಯವಾಗಿ ಹೇಳಿದೆ.

ಮನರಹಿತ ಅತೀಂದ್ರಿಯ ಮೂರ್ತಿ-ವಿರಹಿತ ಚಿನ್ನಾತ್ಮ-ಮತ್ತದರಂತೆ ।

ಜ್ಞಾನಮಯ ಇಂದಿಯ ಅಗೋಚರಮಿವು ಆತ್ಮನ ಲಕ್ಷಣ ಹೇಳಿದೆ ॥೫೧॥

ಅಮೂರ್ತಾತ್ಮವಿಪರೀತಲಕ್ಷಣಯಾ ಸ್ತೋರಸಗಂಥವರ್ಣವತ್ಯಾ ಮೂರ್ತಾ ವಚಿತತ್ವಾನ್ಮೂರ್ತಿವಿರಹಿತಃ,  
ಅನ್ಯದ್ವಾರಾಧಾರಣಯಾ ಶುದ್ಧಚೇತನಯಾ ನಿಷ್ಪನ್ನತಾಚಿಂತನ್ಯಾತ್ರಃ । ಕೋಟಸೌ । ಆತ್ಮಾ । ಪುನಶ್ಚ ಕಂವಿಶಿಷ್ಟಃ ।  
ವೀತರಾಗಸ್ತಸಂವೇದನಜ್ಞಾನೇನ ಗ್ರಾಹೋರಷೀಂದ್ರಿಯಾಖಾಮವಿಷಯಶ್ಚ ಲಕ್ಷಣಮಿದಂ ನಿರುಕ್ತಂ ನಿಶ್ಚತಮಿತಿ ।  
ಅತ್ಯೋತ್ಕಲಕ್ಷಣಪರಮಾತ್ಮೋಪಾದೇಯ ಇತಿ ತಾತ್ಪರ್ಯಾರ್ಥಃ ॥೫೧॥

ಅಥ ಸಂಸಾರಶರೀರಭೋಗನಿರ್ವಿಷಣೋ ಭೂತಾಯಾ ಯಃ ಶುದ್ಧಾತ್ಮಾನಂ ಧ್ಯಾಯತಿ ತಸ್ಯ ಸಂಸಾರವಲ್ಲೀ  
ನಶ್ಯತೀತಿ ಕಥಯತಿ-

ಭವ-ತನು-ಭೋಯ-ವಿರತ್ತ-ಮನು ಜೋ ಅಪ್ಪಾ ರುಬಾವಿಜ ।

ತಾಸು ಗುರುಕ್ಷೀ ವೇಲ್ಲಡೀ ಸಂಸಾರಿಣಿ ತುಟ್ಟೇಜ ॥೫೨॥

ಭವತನುಭೋಗವಿರತ್ತಮನಾ ಯ ಆತ್ಮಾನಂ ಧ್ಯಾಯತಿ ।

ತಸ್ಯ ಗುರ್ವಿ ವಲ್ಲೀ ಸಂಸಾರಿಕೇ ತುಟ್ಟುತ್ತಿ ॥೫೩॥

ಭವತನುಭೋಗೇಷು ರಂಜಿತಂ ಮೂರಭಿತಂ ವಾಸಿತಮಾಸಕ್ತಂ ಚಿತ್ತಂ ಸ್ತಸಂವಿತಿಸಮುತ್ಪನ್ನವೀತರಾಗ-  
ಪರಮಾನಂದಸುಖರಾಸಾದೇನವ್ಯಾಪ್ತಾ ಸ್ತಫುದಾತ್ಮಸುಖೀ ರತತಾತ್ಸಂಸಾರಶರೀರಭೋಗವಿರತ್ತಮನಾಃ ಸನ್ ಯಃ

**ಭಾವಾರ್ಥ :**- ಅತ್ಯನು ಪರಮಾತ್ಮನಿಂದ ವಿಪರೀತವಾದಂಥ ಮಾನಸಿಕ ವಿಕಲ್ಪಜಾಲದಿಂದ  
ರಹಿತನಿರುಪುದರಿಂದ ಮನಸ್ಸಿನಿಂದ ರಹಿತನಿದಾನೆ. ಅತೀಂದ್ರಿಯ ಶುದ್ಧ ಅತ್ಯನಿಂದ ವಿಪರೀತವಾದ  
ಇಂದ್ರಿಯಸಮೂಹದಿಂದ ರಹಿತನಿರುಪುದರಿಂದ ಅತೀಂದ್ರಿಯನಿದಾನೆ. ಲೋಕಾಲೋಕವನ್ನು ಬೆಳಗುವ  
ಕೇವಲಜ್ಞಾನದಿಂದ ರಚನೆಗೊಂಡವನಿರುಪುದರಿಂದ ಜ್ಞಾನಮಯನಿದಾನೆ, ಅಮೂರ್ತ ಅತ್ಯನಿಂದ ವಿಪರೀತ  
ಲಕ್ಷಣವ್ಯಾಪಕ ಸ್ತೋರ, ರಸ, ಗಂಥ, ವರ್ಣರೂಪ ಮೂರ್ತಿಯಿಂದ ರಹಿತನಿರುಪುದರಿಂದ ಮೂರ್ತಿರಹಿತನಿದಾನೆ.  
ಅನ್ಯದ್ವಯಗಳೊಡನೆ ಅಸಾಧಾರಣವಾದಂಥ ಶುದ್ಧ ಚೇತನದಿಂದ ನಿಷ್ಪನ್ನನಿರುಪುದರಿಂದ ಚಿನ್ಮತ್ತನಿದಾನೆ ಮತ್ತು  
ವೀತರಾಗ ಸ್ತಸಂವೇದನರೂಪ ಜ್ಞಾನದಿಂದ ಗ್ರಾಹ್ಯನಿದ್ದರೂ ಕೂಡ ಇಂದ್ರಿಯಗಳಿಗೆ ಅಗೋಚರನಿದಾನೆ. (ಶುದ್ಧ  
ಅತ್ಯನ) ಇಂಥ ಲಕ್ಷಣಗಳನ್ನು ನಿಶ್ಚಿತವಾಗಿ ಹೇಳಲಾಗಿದೆ.

ಇಲ್ಲಿ ಉತ್ತರಕ ಲಕ್ಷಣವ್ಯಾಪಕ ಪರಮಾತ್ಮನೇ ಉಪಾದೇಯನಿದಾನನೆಂಬುದು ತಾತ್ಪರ್ಯಾರ್ಥವಿದೆ.

ಈಗ ಸಂಸಾರ, ಶರೀರ ಮತ್ತು ಭೋಗಗಳಿಂದ ವಿರತನಾಗಿ ಶುದ್ಧ ಅತ್ಯನ ಧ್ಯಾನ ಮಾಡುವವನ  
ಸಂಸಾರರೂಪದ ಬಳ್ಳಿಯು ನಾಶವಾಗುತ್ತದೆಯೆಂದು ಹೇಳುತ್ತಾರೆ.

### ನಾಥ - ೫೨

**ಅನ್ನಯಾರ್ಥ :**- [ಜೋ] ಯಾವ ಜೀವನು [ಭವ-ತನು-ಭೋಯ-ವಿರತ್ತ-ಮನು] ಸಂಸಾರ,  
ಶರೀರ ಮತ್ತು ಭೋಗಗಳಿಂದ ವಿರತ ಮನಸ್ಸುಳ್ಳವನಾಗುತ್ತ [ಅಪ್ಪಾ ರುಬಾವಿಜ] ಶುದ್ಧ ಅತ್ಯನನ್ನು ಧ್ಯಾನಿಸುತ್ತಾನೆ  
[ತಾಸು] ಅವನ [ಗುರುಕ್ಷೀ ಸಂಸಾರಿಣಿ ವೇಲ್ಲಡಿ] ಸಂಸಾರರೂಪದ ಮಹಾಬಳಿಯು [ತುಟ್ಟೇಜ] ನಾಶವಾಗಿ  
ಬಿಡುತ್ತದೆ.

ಯಾವನು ಭವ ತನುಭೋಗವಿರತ್ತಮನದಿ ಅತ್ಯನ ಧ್ಯಾನಿವನು ।

ಅವನ ಸಂಸಾರರೂಪದ ಭೀಕರ ಬಳ್ಳಿಯು ನಾಶವಾಗುವುದು ॥೫೨॥

ಶುದ್ಧಾತ್ಮಾನಂ ಧ್ಯಾಯತಿ ತಸ್ಯ ಗುರುಕ್ಷೀ ಮಹತೀ ಸಂಸಾರವಲ್ಲಿ ತ್ರಿಟ್ಯತಿ ನಶ್ಯತಿ ಶತಮಾಣಾರ್ಥ ಭವತೀತಿ । ಅತ್ಯ ಯೇನ ಪರಮಾತ್ಮಾನೇನ ಸಂಸಾರವಲ್ಲಿ ವಿನಶ್ಯತಿ ಸ ಏವ ಪರಮಾತ್ಮೋಪಾದೇಯೋ ಭಾವನೀಯಶ್ಚೇತಿ ತಾತ್ಪರ್ಯಾರ್ಥಃ ॥೩೨॥ ಇತಿ ಚತುರ್ವಿಂತತಿಸೂತ್ರಮಧ್ಯೇ ಪ್ರಕ್ಷೇಪಕಪಂಚಕಂ ಗತಮ್ ।

ತದನಂತರಂ ದೇಹದೇವಗೃಹೇ ಯೋಽಸೌ ವಸತಿಸಿ ಏವ ಶುದ್ಧನಿಶ್ಚಯೇನ ಪರಮಾತ್ಮಾ ತನ್ನಿರೂಪಯತಿ-  
ದೇಹಾದೇವಲಿ ಜೋ ವಸಜ್ಜಿ ದೇಲು ಅಣಾಜಿ-ಅಣಂತು ।

ಕೇವಲ-ಣಾಣಿ-ಪ್ರರಂತ-ತಣಿ ಸೋ ಪರಮಪ್ರಾಣಿಭಂತು ॥೩೩॥

ದೇಹದೇವಾಲಯೀ ಯಃ ವಸತಿ ದೇವಃ ಅನಾಧ್ಯಾನಂತಃ ।

ಕೇವಲಜ್ಞಾನಸ್ಥರತ್ತಮಃ ಸ ಪರಮಾತ್ಮಾ ನಿಭಾರ್ಯಂತಃ ॥೩೪॥

ವ್ಯವಹಾರೇಣ ದೇಹದೇವಕುಲೇ ವಸನ್ನಪಿ ನಿಶ್ಚಯೇನ ದೇಹಾಧಿಸ್ತಾದೈಹವನ್ನೂರ್ತಿಃ ಸವಾರ್ಥುಚಿ-  
ಮಯೋನಭವತಿ । ಯದ್ವಾಪಿ ದೇಹೋ ನಾರಾಧ್ಯಸ್ತಫಾಪಿ ಸ್ವಯಂ ಪರಮಾತ್ಮಾರಾಧ್ಯೋ ದೇವಃ ಪೂಜ್ಯಃ, ಯದ್ವಾಪಿ  
ದೇಹ ಆಧ್ಯಂತಸ್ತಫಾಪಿ ಸ್ವಯಂ ಶುದ್ಧದ್ವಾಘಾತಿಸ್ವಯಂ ಜಡಸ್ತಫಾಪಿ ಸ್ವಯಂ

**ಭಾವಾರ್ಥ :**- ಸಂಸಾರ, ಶರೀರ ಮತ್ತು ಭೋಗಗಳಲ್ಲಿ ರಂಜಿತ-ಮೂರ್ಖಿತ-ವಾಸಿತ-ಅಸ್ತಕವಾದ  
ಚಿತ್ತವನ್ನು ತನ್ನ ತಿಳಿವಳಕೆಯಿಂದ ಉತ್ಪನ್ನವಾದ ಏತಾಗ ಪರಮಾನಂದರೂಪ ಸುಖದ ರಸಾಸ್ತಾದದ ಮುಖಾಂತರ  
(ಸಂಸಾರ, ಶರೀರ ಮತ್ತು ಭೋಗಗಳಿಂದ) ವ್ಯಾಪ್ತತನಾಗಿ ಎಂದರೆ ಹಿಂದಿರುಗಿ ತನ್ನ ಶುದ್ಧಾತ್ಮೇ ಸುಖದಲ್ಲಿ  
ಅನುರಕ್ತನಾಗುವುದರಿಂದ ಸಂಸಾರ, ಶರೀರ ಮತ್ತು ಭೋಗಗಳಿಂದ ವಿರಕ್ತವಾದ ಮನಸ್ಸಳ್ಳವನಾಗುತ್ತ ಯಾವನು  
ಶುದ್ಧ ಆತ್ಮನನ್ನ ಧ್ಯಾನಿಸುತ್ತಾನೆ ಅವನ ಸಂಸಾರರೂಪದ ಮಹಾಬಳ್ಯಿಯು ಕ್ಷಣಾದಲ್ಲಿ ತುಂಡು-ತುಂಡಾಗಿ ಹೋಗುತ್ತದೆ  
ಚೊರು-ಚೊರಾಗಿ ಹೋಗುತ್ತದೆ-ನಾಶವಾಗಿ ಬಿಡುತ್ತದೆ.

ಯಾವ ಪರಮಾತ್ಮನ ಧ್ಯಾನದಿಂದ ಸಂಸಾರರೂಪದ ಬಳ್ಳಿಯು ನಾಶಹೊಂದುತ್ತದೆ ಅದೇ ಪರಮಾತ್ಮನು  
ಉಪಾದೇಯನಿದ್ವಾನೆ ಮತ್ತು ಭಾವಿಸಲು ಯೋಗ್ಯನಿದ್ವಾನಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ಈ ಪ್ರಕಾರ ಇಪ್ಪತ್ತಾಲ್ಲು ಸೂತ್ರಗಳಲ್ಲಿ ಇದು ಪ್ರಕ್ಷೇಪಕ ಸೂತ್ರಗಳು ಸಮಾಪ್ತವಾದವು.

ಅನಂತರ ದೇಹರೂಪದ ದೇವಾಲಯದಲ್ಲಿ ಇರುತ್ತಿರುವವನೇ ಶುದ್ಧನಿಶ್ಚಯನಯದಿಂದ  
ಪರಮಾತ್ಮನಿದ್ವಾನಂದ ಈಗ ಹೇಳುತ್ತಾರೆ,-

### ಗಾಢೆ - ೩೫

**ಅನ್ನಯಾರ್ಥ :**- [ಜೋ] ಯಾವನು [ದೇಹಾದೇವಲಿ ವಸಹ] ದೇಹರೂಪದ ದೇವಾಲಯದಲ್ಲಿ  
ಇರುತ್ತಾನೆ, [ದೇಲು] ದೇವನಿದ್ವಾನೆ, [ಅಣಾಜಿ-ಅಣಂತ] ಅನಾದಿ ಅನಂತನಿದ್ವಾನೆ [ಕೇವಲ-ಣಾಣಿ-ಪ್ರರಂತ-  
ತಣಿ] ಕೇವಲಜ್ಞಾನ ಪ್ರಕಾಶರೂಪ ಶರೀರವುಳ್ಳವನಿದ್ವಾನೆ. [ಸೋ ಣಿಭಂತು ಪರಮಪ್ರಾಣಿ] ಅವನೇ ನಿಸ್ಪಂದೇಹವಾಗಿ  
ಪರಮಾತ್ಮನಿದ್ವಾನೆ.

ಯಾವನು ಒಡಲಗುಡಿಯಲಿಹ ದೇವನಿಹ ಅನಾದಿಅನಂತನಿಹನು ।

ಅವನು ಕೇವಲಜ್ಞಾನಸ್ಥರತ್ತನು ನಿಜದಿ ಪರಮಾತ್ಮನಿಹನು ॥೩೫॥

ಲೋಕಲೋಕಪ್ರಕಾಶಕೆತ್ತುವಲಜ್ಞಾನಸ್ವರೂಪತನು: , ಕೇವಲಜ್ಞಾನಪ್ರಕಾಶರೂಪಶರೀರ ಇತ್ಯಧಃ: | ಸಿದ್ಧಾರ್ಥಂತಃ ನಿಸ್ಸಂದೇಹಜ್ಞತಿ | ಅತ್ಯ ಯೋಽಸೌ ದೇಹೇ ವಸನ್ಸಿ ಸವಾರ್ಶುಭಾಗಿದೇಹಧರ್ಮಂ ನಸ್ಪೃಶ್ಯತಿಸಿವವಶಾಖ್ಯಾತಾದೇಯ ಇತಿಭಾವಾಧಃ: ||೩೩||

ಅಥ ಶುದ್ಧಾತ್ಮ ವಿಲಕ್ಷಣೇ ದೇಹೇ ವಸನ್ಸಿ ದೇಹಂ ನಸ್ಪೃಶ್ಯತಿ ದೇಹೇನ ಸೋಽಪಿ ನಸ್ಪೃಶ್ಯತ ಇತಿಪ್ರತಿಪಾದಯತಿ-

ದೇಹೇ ವಸಂತು ಏ ಣಾ ಭಿವಜಿ ಜೀಯಮೇ ದೇಹು ಏ ಜೋ ಜಿ |

ದೇಹೇ ಭಿಪ್ಪ ಇ ಜೋ ಏ ಏ ಮುಣಿ ಪರಮಪ್ಪ ಉ ಸೋ ಜಿ ||೩೪||

ದೇಹೇ ವಸನ್ಸಿ ನೈವ ಸ್ಪೃಶತಿ ನಿಯಮೇನ ದೇಹಮಪಿ ಯ ಏವ |

ದೇಹೇನ ಸ್ಪೃಶ್ಯತೇ ಯೋಽಪಿ ನೈವ ಮನ್ಸಸ್ಪರಮಾತ್ಮಾನಂ ತಮೇವ ||೩೫||

ದೇಹೇ ವಸನ್ಸಿ ನೈವ ಸ್ಪೃಶ್ಯತಿ ನಿಯಮೇನ ದೇಹಮಪಿ ಯ ಏವ ದೇಹೇನ ನಸ್ಪೃಶ್ಯತೇ ಯೋ ಪಿ ಮನ್ಸಸ್ಪಜಾನಿಃಪಿ ಪರಮಾತ್ಮಾ ಸೋಽಪಿ | ಇತೋ ವಿಶೇಷಃ:- ಶುದ್ಧಾತ್ಮಾನಭೂತಿವಿಪರೀತೇನ ಕೌರಾಧಮಾನಮಾಯಾ-ಲೋಭಸ್ಸರೂಪಾದಿವಿಭಾವಪರಿಣಾಮೇನೋಪಾಜಿತೇನ ಪೂರ್ವಕಮರ್ಮಣಾ ನಿರ್ವಿತ್ತೇ ದೇಹೇ ಅನುಪಚರಿತಾ-ಸದ್ಭಾತವ್ಯವಹಾರೇಣ ವಸನ್ಸಿ ನಿಶ್ಚಯೇನ ಯ ಏವ ದೇಹಂ ನಸ್ಪೃಶತಿ, ತಥಾವಿಧದೇಹೇನ ನಸ್ಪೃಶ್ಯತೇ ಯೋಽಪಿ

**ಭಾವಾಧಃ :-** ಯಾವನು ವ್ಯವಹಾರನಯದಿಂದ ದೇಹದೇವಾಲಯದಲ್ಲಿದ್ದರೂ ಕೂಡ ನಿಶ್ಚಯನಯದಿಂದ ದೇಹದಿಂದ ಭಿನ್ನನಿರುಪುದರಿಂದ ದೇಹದ ಹಾಗೆ ಮೂರ್ಕ, ಅಶುಚಿಮಯನಿಲ್ಲ, ಆ ದೇಹವು ಆರಾಧ್ಯವಿಲ್ಲದಿದ್ದರೂ ಕೂಡ ಸ್ಯಾಯಂ ಪರಮಾತ್ಮ ದೇವನು ಆರಾಧ್ಯನಿದಾನ-ಪೂಜ್ಯನಿದಾನ, ಆ ದೇಹವು ಆದಿ-ಅಂತವುಳ್ಳದಿದ್ದರೂ ಕೂಡ ತಾನು ಶುದ್ಧ ದ್ರವ್ಯಾಧಿಕನಯದಿಂದ ಅನಾದಿ ಅನಂತನಿದಾನ, ಆ ದೇಹವು ಜಡವಿದ್ದರೂ ಕೂಡ ತಾನು ಲೋಕ ಲೋಕಗಳ ಪ್ರಕಾಶಕಿರುಪುದರಿಂದ ಕೇವಲಜ್ಞಾನಪ್ರಕಾಶರೂಪದ ಶರೀರವುಳ್ಳವನಿದಾನ ಅವನು ನಿಸ್ಸಂದೇಹವಾಗಿ ಪರಮಾತ್ಮನಿದಾನ.

ಯಾವನು ದೇಹದಲ್ಲಿ ಇರುತ್ತಿದ್ದರೂ ಕೂಡ ಸಂಪೂರ್ಣ ಅಶುಚಿಮಯವಾದ ದೇಹಧರ್ಮವನ್ನು ಸ್ಪರ್ಶಿಸುವುದಿಲ್ಲ ಅದೇ ಶುದ್ಧ ಆತ್ಮನು ಉಪಾದೇಯನಿದಾನೆಂಬುದು ಇಲ್ಲಿನ ಭಾವಾಧ-ವಿದೇ.

ಆತ್ಮನು ಶುದ್ಧಾತ್ಮನಿಂದ ಭಿನ್ನ ಲಕ್ಷಣವುಳ್ಳ ದೇಹದಲ್ಲಿ ಇರುತ್ತಿದ್ದರೂ ಕೂಡ ಆ ದೇಹವನ್ನು ಸ್ಪರ್ಶಿಸುವುದಿಲ್ಲ ಮತ್ತು ದೇಹವು ಕೂಡ ಅವನನ್ನು ಸ್ಪರ್ಶಿಸುವುದಿಲ್ಲವೆಂದು ಈಗ ಹೇಳುತ್ತಾರೆ,-

### ಗಾಢे - ೩೬

**ಅನ್ನಯಾಧಃ :-** [ಜೋಽಿ] ಯಾವನು [ದೇಹೇ ವಸಂತು ಏ] ದೇಹದಲ್ಲಿ ವಾಸಮಾಡುತ್ತಿದ್ದರೂ ಕೂಡ [ನಿಯಮೇಂ] ನಿಶ್ಚಯದಿಂದ [ದೇಹು ಏ] ದೇಹವನ್ನು [ಣಾ ಭಿವಜಿ] ಸ್ವರ್ಥ ಮಾಡುವುದಿಲ್ಲ ಮತ್ತು

ದೇಹದಲಿ ವಾಸಿಸಿದರಾದೇಹ ನಿಶ್ಚಯದಿ ಸ್ವರ್ಥಮಾಡನು |

ದೇಹಸ್ವರ್ಥಮಾಡದಿರುವಾ ಪರಮಾತ್ಮನನು ತಿಳಿದುಕೊ ನೀನು ||೩೬||

ತಂ ಮನ್ಯಸ್ವಜಾನಿಃಃ ಪರಮಾತ್ಮಾನಂ ತಮೇವಮ್ | ಕಂ ಕೃತ್ವಾ | ವೀತರಾಗನಿರ್ವಿಕಲ್ಪ- ಸಮಾಧಾರೈ ಶಿಫ್ಟೆತಿ | ಅತ್ಯ, ಯ ಏವ ಶುದ್ಧಾತ್ಮಾನುಭೂತಿರಹಿತದೇಹೇ ವಸನ್ಸಾಪಿ ದೇಹಮಮತ್ವಪರಿಣಾಮೇನ ಸಹಿತಾನಾಂ ಹೇಯಃ ಸ ಏವ ಶುದ್ಧಾತ್ಮಾ ದೇಹಮಮತ್ವಪರಿಣಾಮರಹಿತಾನಾಮುಪಾದೇಯ ಇತಿ ಭಾವಾರ್ಥಃ : ||೨೪||

ಅಥ ಯಃ ಸಮಭಾವಸ್ಥಿತಾನಾಂ ಯೋಗಿನಾಂ ಪರಮಾನಂದಂ ಜನಯನ್ ಕೋಡಪಿ ಶುದ್ಧಾತ್ಮಾ ಸ್ವರ್ತಿತಮಾಹ-

**ಚೋ ಸಮ-ಭಾವ-ಪರಿಟ್ಯಿಯಹ ಚೋಜಹ ಕೋಜ ಪುರೇಜ |  
ಪರಮಾಣಂದು ಜಣಂತು ಪ್ರಾದು ಸೋ ಪರಮಪ್ರಾ ಹವೇಜ ||೨೫||**

ಯಃ ಸಮಭಾವಪ್ರತಿಷ್ಠಿತಾನಾಂ ಯೋಗಿನಾಂ ಕಶ್ಚಿತ್ ಸ್ವರ್ತಿತಿ |  
ಪರಮಾನಂದಂ ಜನಯನ್ ಸ್ವಂತಂ ಸ ಪರಮಾತ್ಮಾ ಭವತಿ ||೨೫||

ಯಃ ಕೋಡಪಿ ಪರಮಾತ್ಮಾ ಜೀವಿತಮರಣಲಾಭಾಲಾಭಸುಖದು:ಖಿಶತ್ವಮಿತ್ರಾದಿಸಮಭಾವಪರಿಣತ-ಸ್ವಭುದಾತ್ಮಸಮ್ಯಕಶ್ಚಾನಾನುಷ್ಣಾನರೂಪಾಭೇದರತ್ತತಯಾತ್ಮಕ ವೀತರಾಗನಿರ್ವಿಕಲ್ಪಸಮಾಧಾರೈ ಪ್ರತಿಷ್ಠಿತಾನಾಂ

[ದೇಹೇಂ] ದೇಹದಿಂದ [ಚೋ ಏ] ಯಾವನು [ಣವಿ ಲಿಪ್ಪಣಿ] ಸ್ವರ್ತಿಸಲ್ಪಾದುವುದಿಲ್ಲ [ಸೋ ಜಿ ಪರಮಪ್ರಾಣ] ಆ ಪರಮಾತ್ಮನನ್ನೇ ನೀನು [ಮುಣಿ] ತಿಳಿದುಕೊಳ್ಳು.

**ಭಾವಾರ್ಥ :**- ಆ ಶುದ್ಧಾತ್ಮನ ಅನುಭೂತಿಯಿಂದ ವಿವರೀತವಾದ ಕೋಧ-ಮಾನ-ಮಾಯಿ-ಲೋಭ ಸ್ವರೂಪ ಮೊದಲಾದ ವಿಭಾವಪರಿಣಾಮಗಳಿಂದ ಉಪಾಜ್ಞಸಿದ ಪೂರ್ವಕಮ್ರದಿಂದ ರಚನೆಗೊಂಡ ದೇಹದಲ್ಲಿ ಅನುಪಬರಿತ ಅಸದ್ಭೂತ ವ್ಯವಹಾರ ನಯದಿಂದ ವಾಸಮಾಡುತ್ತಿದ್ದರೂ ಕೂಡ ನಿಶ್ಚಯದಿಂದ ಯಾವನು ದೇಹವನ್ನು ಸ್ವರ್ಥಮಾಡುವುದಿಲ್ಲ ಆ ಪರಮಾತ್ಮನನ್ನೇ ವೀತರಾಗ ನಿರ್ವಿಕಲ್ಪಸಮಾಧಿಯಲ್ಲಿ ಸಿರವಾಗಿದ್ದುಕೊಂಡು ನೀನು ತಿಳಿದುಕೊಳ್ಳು.

ಶುದ್ಧಾತ್ಮನ ಅನುಭೂತಿಯಿಂದ ರಹಿತವಾದ ದೇಹದಲ್ಲಿ ವಾಸಮಾಡುತ್ತಿದ್ದರೂ ಕೂಡ ದೇಹದ ಮಮತ್ವಪರಿಣಾಮವುಳ್ಳವನಿಗೆ ಯಾವನು ಹೇಯನಿದಾನೆ ಅದೇ ಶುದ್ಧಾತ್ಮನು ದೇಹದ ಮಮತ್ವಪರಿಣಾಮವಿಲ್ಲದೆ ಜೀವರುಗಳಿಗೆ ಉಪಾದೇಯನಿದಾನನೆಂಬುದು ಇಲ್ಲಿನ ಭಾವಾರ್ಥವಿದೆ.

ಸಮಭಾವದಲ್ಲಿ ಸಿರವಿರುವ ಯೋಗಿಗಳಿಗೆ ಪರಮಾನಂದವನ್ನು ಉತ್ಪನ್ನಮಾಡುತ್ತ ಯಾವ ಶುದ್ಧಾತ್ಮನು ಸ್ವರೂಪಮಾನನಾಗುತ್ತಾನೆ ಅವನ ಸ್ವರೂಪವನ್ನು ಈಗ ಹೇಳುತ್ತಾರೆ,-

**ಗಾಢे - ೨೫**

**ಅನ್ವಯಾರ್ಥ :**- [ಸಮ-ಭಾವ-ಪರಿಟ್ಯಿಯಹಂ] ಸಮಭಾವದಲ್ಲಿ ಸಿರಿತಾದ [ಚೋಜಹಂ] ಯೋಗಿಗಳಿಗೆ [ಪರಮಾಣಂದು ಜಣಂತು] ಪರಮಾನಂದವನ್ನು ಉತ್ಪನ್ನಮಾಡುತ್ತ [ಚೋ ಕೋಜ] ಯಾವನು [ಪುರೇಜ] ಸ್ವ

ಸಮಭಾವದಲ್ಲಿ ಸಿರವಿರುವ ಯೋಗಿಗಳಿಗೆ ಪರಮಾನಂದವನು |

ಸಮನಿಸುತ ಸ್ವರಣಗೊಳ್ಳುವವನು ನಿಶ್ಚಯದ ಪರಮಾತ್ಮನಿವಾಹನು ||೨೫||

ಪರಮಂಯೋಗಿನಾಂ ಕಚ್ಚಿತ್ ಸ್ವರೂಪಿ ಸಂವಿಶ್ವಿಮಾಯಾತಿ । ಈ ಕುರವನ್ । ಏತರಾಗಪರಮಾನಂದಜನಯನ್ ಸ್ವಷ್ಟಿಂ ನಿಶ್ಚಿತಮ್ - ತಥಾ ಚೋಕ್ತಮ್ - 'ಆತ್ಮನುಷ್ಣಾನನಿಷ್ಟಸ್ಯ ವ್ಯವಹಾರ ಬಹಿಃಸ್ವಿತೇಃ । ಜಾಯತೇ ಪರಮಾನಂದಃ ಕಚ್ಚಿದ್ಯೋಗೇನ ಯೋಗಿನಃ ॥' ಹೇ ಪ್ರಭಾಕರಭಟ್ಟ ಶಾಖಂಭರಿತಃ ಪರಮಾತ್ಮಾಭವತೀತಿ । ಅತ್ಯ ಏತರಾಗನಿರ್ವಿಕಲ್ಪ ಸಮಾಧಿರತಾನಾಂ ಸ ಏವೋಪಾದೇಯಃ, ತದ್ವಿಪರಿತಾನಾಂ ಹೇಯ ಇತಿ ತಾತ್ಪರ್ಯಾರ್ಥಃ ॥೩೫॥

ಅಥ ಶುದ್ಧಾತ್ಮಪ್ರತಿಪಕ್ಷಭೂತಕರ್ಮದೇಹಪ್ರತಿಬದ್ಧೋಽಪ್ಯಾತ್ಮಾನಿಶ್ಚಯನಯೀನ ಸಕಲೋ ನಭವತೀತಿ ಜ್ಞಾಪಯತಿ-

ಕಮ್ಮ-ಣಿಬದ್ಧ ವಿ ಜೋಜಿಯಾ ದೇಹಿ ವಸಂತು ವಿ ಜೋ ಜಿ ।

ಹೋಜಿ ಇ ಸಯಲು ಕಯಾ ವಿ ಪ್ರುಡು ಮುಣಿ ಪರಮಪ್ರಾಲು ಸೋ ಜಿ ॥೩೬॥

ಕರ್ಮಸಿಬದ್ಧೋಽಪಿ ಯೋಗಿನ್ ದೇಹೇ ವಸನ್ಸಿ ಯ ಏವ ।

ಭವತಿ ನ ಸಕಲಃ ಕದಾಪಿ ಸ್ವಷಟಂ ಮನ್ಸಸ್ವಪರಮಾತ್ಮಾನಂ ತಮೇವ ॥೩೭॥

ಕರ್ಮಸಿಬದ್ಧೋಽಪಿ ಹೇ ಯೋಗಿನ್ ದೇಹೇ ವಸನ್ಸಿ ಯ ಏವ ನ ಭವತಿ ಸಕಲಃ ಕಾಪಿ ಕಾಲೇ ಸ್ವಷಟಂ ಮನ್ಸಸ್ವಪ ಜಾನೀಹಿ ಪರಮಾತ್ಮಾನಂ ತಮೇವೇತಿ । ಅತೋ ಏಶೇಷಃ:-ಪರಮಾತ್ಮಾಭಾವನಾವಿಪಕ್ಷಭೂತೇಃ ರಾಗದ್ವೈಷಮೋಹಿಃ ಸಮುಪಾಜಿತ್ಯೇಃ ಕರ್ಮಭಿರಶುಧ್ವನಯೀನ ಬದ್ಧೋಽಪಿ ತಭೈವ ದೇಹಸ್ವಿತೋಽಪಿ

ರಾಯಮಾನನಾಗುತ್ತಾನೆ [ಸೋ] ಅವನು [ಪ್ರಾದು] ನಿಶ್ಚಯದಿಂದ [ಪರಮಪ್ರಾಹೇಜಿ] ಪರಮಾತ್ಮನಿದ್ಬಾನೆ.

ಭಾವಾರ್ಥ :- ಜೀವನ-ಮರಣ, ಲಾಭ-ಅಲಾಭ, ಶತ್ರು-ಮಿಶ್ರರಲ್ಲಿ ಸಮಭಾವದಿಂದ ಪರಿಣತ ಮತ್ತು ನಿಜಶುದ್ಧಾತ್ಮನ ಸಮ್ಯಕೋಶದ್ಧಿ, ಸಮ್ಯಕೋಜ್ಞಾನ ಮತ್ತು ಸಮ್ಯಕಾನನುಷ್ಣಾನರೂಪದ ಅಭೇದ-ರತ್ನತ್ಯಾಗಿಕವಾದ ಏತರಾಗನಿರ್ವಿಕಲ್ಪ ಸಮಾಧಿಯಲ್ಲಿ ಸ್ಥಿರರಾದ ಪರಮಯೋಗಿಗಳಿಗೆ ಏತರಾಗ ಪರಮಾನಂದವನ್ನು ಉತ್ಸಾಹಾಡುತ್ತ ಯಾವ ಪರಮಾತ್ಮನು ಸ್ವರಾಯಮಾನನಾಗುತ್ತಾನೆ-ಯಾವನು ಸಂಪೇದನದಲ್ಲಿ ಬರುತ್ತಾನೆ ಅವನು ಎಲ್ಲೆ ಪ್ರಭಾಕರಭಟ್ಟನೇ ! ನಿಶ್ಚಯದಿಂದ ಪರಮಾತ್ಮನಿದ್ಬಾನೆ. ಇಷ್ಟೋಪದೇಶದ ಇಂದೇ ಗಾಢಿಯಲ್ಲಾಹೇಜುತ್ತಾರೆ- 'ಆತ್ಮನುಷ್ಣಾನದಲ್ಲಿ ತಿಷ್ಣರಾದ (ಆತ್ಮಸ್ವರೂಪದಲ್ಲಿ ಸ್ಥಿರರಾದ) ಮತ್ತು ವ್ಯವಹಾರದಿಂದ ಹೋರಗೆ (ದೂರ) ಇರುವ ಯೋಗಿಗಳಿಗೆ ಯೋಗದಿಂದ (ಆತ್ಮಧ್ಯಾನದಿಂದ) ಅನಿರ್ವಚನೀಯವಾದ ಪರಮಾನಂದವು ಉತ್ಸಾಹಗುತ್ತದೆ.'

ಏತರಾಗನಿರ್ವಿಕಲ್ಪ ಸಮಾಧಿಯಲ್ಲಿ ಅನುರಕ್ತರಾದವರಿಗೆ ಅದೇ ಪರಮಾತ್ಮನು ಉಪಾದೇಯನಿದ್ಬಾನೆ, ಮತ್ತು ಅದರಿಂದ ವಿಪರೀತರಿದ್ವರಿಗೆ (ಏತರಾಗ ನಿರ್ವಿಕಲ್ಪ ಸಮಾಧಿಯಲ್ಲಿ ಅನುರಕ್ತರಿಲ್ಲದವರಿಗೆ) ಪರಮಾತ್ಮನು ಹೇಯನಿದ್ಬಾನಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ಶುದ್ಧ ಆತ್ಮನಿಂದ ಪ್ರತಿಪಕ್ಷಭೂತವಾದ ಕರ್ಮ ಮತ್ತು ದೇಹದಿಂದ ಪ್ರತಿಬಧಾಗಿದ್ದರೂ ಕೂಡ ಆತ್ಮನು ನಿಶ್ಚಯದಿಂದ ದೇಹರೂಪನಾಗುವುದಿಲ್ಲವೆಂಬುದನ್ನು ಈಗ ಹೇಳುತ್ತಾರೆ,-

ಯಾವನು ಕರ್ಮಬದ್ಧ ಮೇಣಿಂಹದಲಿ ವಾಸಿಸಿದರು ಎಲೆಯೋಗಿ ।

ಅವನೆಂದು ದೇಹರೂಪಾಗದಾ ಪರಮಾತ್ಮನೆ ನಿಶ್ಚಯದ ತಿಳಿ ॥೩೮॥

ನಿಶ್ಚಯನಯೀನ ಸಕಲ: ಸದೇಹೋ ನ ಭವತಿ ಕ್ಷಾಪಿ ತಮೇವ ಪರಮಾತ್ಮಾನಂ ಹೇ ಪ್ರಭಾಕರಭಟ್ಟ ಮನ್ಸಸ್ವಜಾನಿಃಂ  
ವೀತರಾಗಸ್ವಸಂವೇದನಙ್ಕಾನೇನ ಭಾವಯೀತ್ಯಧರಃ । ಅತ್ಯ ಸದ್ಯೈವ ಪರಮಾತ್ಮಾ ವೀತರಾಗನಿವಿಕಲ್ಪ ಸಮಾಧಿ  
ರತಾನಾಮುಪಾದೇಯೋ ಭವತ್ಯನ್ಯೇಷಾಂ ಹೇಯ ಇತಿ ಭಾವಾಧರಃ ॥೫೬॥

ಯಃ ಪರಮಾಧರೇನ ದೇಹಕರ್ಮರಹಿತೋಽಪಿ ಮೂರ್ಖಾತ್ಮನಾಂ ಸಕಲ ಇತಿ ಪ್ರತಿಭಾತೀತ್ಯೇವಂ  
ನಿರೂಪಯತಿ-

**ಜೋ ಪರಮತ್ತೇ ಣಕ್ಕಲು ವಿ ಕಮ್ಮಿ-ಎಭಿಣ್ಣ ಉ ಜೋ ಜಿ ।**

**ಮೂರ್ಖಾ ಸಯಲು ಭಣಂತಿ ಪ್ರಡು ಮುಣಿ ಪರಮಪ್ರ ಉ ಸೋ ಜಿ ॥೫೭॥**

ಯಃ ಪರಮಾಧರೇನ ನಿಷ್ಪತ್ತೋಽಪಿ ಕರ್ಮ-ವಿಭಿನ್ನೋ ಯ ಏವ ।

**ಮೂರ್ಖಾ: ಸಕಲಂ ಭಣಂತಿ ಸ್ಥಟಂ ಮನ್ಸಸ್ವ ಪರಮಾತ್ಮಾನಂ ತಮೇವ ॥೫೮॥**

ಯಃ ಪರಮಾಧರೇನ ನಿಷ್ಪತ್ತೋಽಪಿ ದೇಹರಹಿತೋಽಪಿ ಕರ್ಮ-ವಿಭಿನ್ನೋಽಪಿ ಯ ಏವ ಭೇದಾಭೇದರತ್ಯ-  
ತ್ಯಯಭಾವನಾರಹಿತಾ ಮೂರ್ಖಾತ್ಮಾನಸ್ತಮಾತ್ಮಾನಂ ಸಕಲಮಿತಿ ಭಣಂತಿ ಸ್ಥಟಂ ನಿಶ್ಚಿತಂ ಹೇ ಪ್ರಭಾಕರಭಟ್ಟ ತಮೇವ

### ಗಾಢ - ೫೯

**ಅನ್ವಯಾಧರ :** :- [ಜೋಜಯಾ] ಎಲ್ಲೆ ಯೋಗಿಯೇ ! [ಕಮ್ಮಿ-ಣೆಬದ್ದ ವಿ] ಕರ್ಮದಿಂದ  
ಕಟ್ಟಲಪ್ಪಿದ್ದರೂ ಮತ್ತು [ದೇಹಿ ವಸಂತು ವಿ] ದೇಹದಲ್ಲಿ ವಾಸಿಸುತ್ತಿದ್ದರೂ ಕೂಡ [ಜೋ ಜಿ] ಯಾವನು  
[ಕಯಾ ವಿ] ಯಾವ ಕಾಲದಲ್ಲಾಗೂ [ಸಯಲು ಣ ಹೋಜ್ಞ] ಶರೀರರೂಪನಾಗುವುದಿಲ್ಲ [ಸೋ ಜಿ ಪರಮಪ್ರ  
ಉ] ಆ ಪರಮಾತ್ಮನನ್ನೇ ನೀನು [ಪ್ರಡು ಮುಣಿ] ನಿಶ್ಚಯದಿಂದ ತಿಳಿದುಕೊಳ್ಳು.

**ಭಾವಾಧರ :** :- ಅಶುದ್ಧನಯದಿಂದ ಪರಮಾತ್ಮನ ಭಾವನೆಯಿಂದ ವಿಪಕ್ಷಭಾತವಾದ ರಾಗ-ದ್ವೇಷ-  
ಮೋಹಾದಿಗಳಿಂದ ಉಪಾಜ್ಞಸಲ್ಪಟ್ಟ ಕರ್ಮಗಳಿಂದ ಬದ್ಧನಾಗಿದ್ದರೂ ಕೂಡ, ಮತ್ತು ದೇಹದಲ್ಲಿ ವಾಸ  
ಮಾಡುತ್ತಿದ್ದರೂ ಕೂಡ ನಿಶ್ಚಯದಿಂದ ಯಾವನು ಎಂದೂ ದೇಹರೂಪನಾಗುವುದಿಲ್ಲ ಆ ಪರಮಾತ್ಮನನ್ನೇ ಎಲ್ಲೆ  
ಪ್ರಭಾಕರಭಟ್ಟನೇ ! ನೀನು ತಿಳಿದುಕೊಳ್ಳು, ವೀತರಾಗ ಸ್ವಸಂವೇದನಙ್ಕಾನದಿಂದ ಭಾವಿಸೆಂಬ ಅಧರವಿದೆ.

ಈಗ ಯಾರು ನಿವಿಕಲ್ಪ ಸಮಾಧಿಯಲ್ಲಿ ಅನುರಕ್ತರಿದ್ದಾರೆ ಅವರಿಗೆ ಯಾವಾಗಲೂ ಆ ಪರಮಾತ್ಮನು  
ಉಪಾದೇಯನಿದ್ದಾನೇ, ಆದರೆ ಇತರರಿಗೆ ಹೇಯನಿದ್ದಾನೆಂಬುದು ಇಲ್ಲಿನ ಭಾವಾಧರವಿದೆ.

ಆತ್ಮನ ಪರಮಾಧರದಿಂದ ದೇಹ ಮತ್ತು ಕರ್ಮಗಳಿಂದ ರಹಿತನಾಗಿದ್ದರೂ ಕೂಡ ಮೂರ್ಖ ಆತ್ಮರೂಗಳಿಗೆ  
ಅವನು ‘ಶರೀರರೂಪ’ವಾಗಿ ಪ್ರತಿಭಾಸಿಸುತ್ತಾನೆಂದು ಈಗ ಹೇಳುತ್ತಾರೆ,-

### ಗಾಢ - ೫೧

**ಅನ್ವಯಾಧರ :** :- [ಜೋ] ಯಾವನು [ಪರಮತ್ತೋಽ] ಪರಮಾಧರದಿಂದ [ಣಕ್ಕಲು ವಿ]  
ಶರೀರರಹಿತನಿದ್ದಾನೇ ಮತ್ತು [ಜೋ ಜಿ] ಯಾವನು [ಕಮ್ಮಿ-ಎಭಿಣ್ಣ ಉ] ಕರ್ಮಗಳಿಂದ ಭಿನ್ನನಿದ್ದರೂ ಕೂಡ

ಪರಮಾಧರದಿ ನಿಷ್ಪಲ ಮೇಣ್ಣಮರ್ದಿಂ ಭಿನ್ನವಿದ್ದರು ಮೂರ್ಖರು ।

**ಶರೀರರೂಪನುವ ಪರಮಾತ್ಮನನೇ ನಿಶ್ಚಯದ ನೀ ತಿಳಿದುಕೊ ॥೫೯॥**

ಪರಮಾತ್ಮ ನಂ ಮನ್ಯಸ್ವಜಾನಿಹೀತಿ, ವೀತರಾಗಸದಾನಂದೈ ಕರಮಾಧೌ ಸ್ಥಿತಾನುಭವೇತ್ಯಾಧಃ । ಅತ್ಯ ಸ ಏವ ಪರಮಾತ್ಮ ಶುದ್ಧಾತ್ಮ ಸಂವಿತಿಪ್ರತಿಪದ್ಧಬೂತಮಿಥಾ ತ್ವರಾಗಾದಿನಿವೃತ್ತಿಕಾಲೇ ಸಮ್ಮಾನಪಾದೇಯೋ ಭವತಿ ತದಭಾವೇ ಹೇಯ ಇತಿ ತಾತ್ಪರ್ಯಾಧಃ ॥೩೨॥

ಅಥಾನಂತಾಕಾಶೈಕನಕ್ಕತ್ವಮಿವ ಯಸ್ಯ ಕೇವಲಜ್ಞಾನೇ ಶ್ರಿಭುವನಂ ಪ್ರತಿಭಾತಿ ಸ ಪರಮಾತ್ಮ ಭವತೀತಿ ಕಥಾಯತಿ-

**ಗಯಣಿ ಅಣಂತಿ ಏ ಏಕ್ಷ ಉಡು ಜೀಹಲು ಭುಯಣಿ ವಿಹಾಳ ।**

**ಮುಕ್ತಹಂ ಜಸು ಪಪ ಬಿಂಬಿಯಲು ಸೋ ಪರಮಪ್ರಾ ಅಜಾಳ ॥೩೩॥**

**ಗಗನೇ ಅನಂತೀಕಪಿ ಏಕಮಾಡು ಯಥಾ ಭುವನಂ ವಿಭಾತಿ ।**

**ಮುಕ್ತಸ್ಯ ಯಸ್ಯ ಪದೇ ಬಿಂಬಿತಂ ಸ ಪರಮಾತ್ಮ ಅನಾದಿ ॥೩೪॥**

ಗಗನೇ ಅನಂತೀಕಪ್ಯೇಕನಕ್ಕತ್ರಂ ಯಥಾ ತಥಾ ಭುವನಂ ಜಗತ್ ಪ್ರತಿಭಾತಿ । ಕ್ಷ್ಯಾಪ್ತಿಭಾತಿ । ಮುಕ್ತಸ್ಯ ಯಸ್ಯ ಪದೇ ಕೇವಲಜ್ಞಾನೇ ಬಿಂಬಿತಂ ಪ್ರತಿಫಲಿತಂ ದರ್ಷಣೇ ಬಿಂಬಮಿವ । ಸ ಏವಂಭೂತಃ ಪರಮಾತ್ಮ ಭವತೀತಿ । ಅತ್ಯ ಯಸ್ಯ ವ ಕೇವಲಜ್ಞಾನೇ ನಕ್ಕತ್ ಮೇಕಮಿವ ಲೋಕಃ ಪ್ರತಿಭಾತಿ ಸ ಏವ ರಾಗಾದಿಸಮಸ್ತವಿಕಲ್ಪ ರಹಿತಾ-ನಾಮುಪಾದೇಯೋ ಭವತೀತಿ ಭಾವಾಧಃ ॥೩೫॥

ಅಥ ಯೋಗೀಂದ್ರವೃಂದೈಯೋ ನಿರವಧಿಜ್ಞಾನಮಯೋ ನಿರ್ವಿಕಲ್ಪಸಮಾಧಿಕಾಲೇ ಧೈಯರೂಪಶಿಂತ್ಯಾತೇ ತಂ ಪರಮಾತ್ಮಾನಮಾಹ-

ಆ ಆತ್ಮನನ್ನ [ಮೂರ್ಖ] ಬೇದಾಭೇದರತ್ನತಯದ ಭಾವನೆಯಿಂದ ರಹಿತರಾದ ಮೂರ್ಖ ಆತ್ಮರುಗಳು [ಸಯಲು] ಶರೀರ ರೂಪನೆಂದು ಹೇಳುತ್ತಾರೆ. [ಸೋ ಜಿ ಪರಮಪ್ರಾ ಉ] ಆ ಪರಮಾತ್ಮನನ್ನೇ ಎಲ್ಲೆ ಪ್ರಭಾಕರಭಟ್ಟನೇ! ನೀನು [ಪ್ರಾದು] ನಿಶ್ಚಯದಿಂದ [ಮುಣಿ] ತಿಳಿದುಕೊಳ್ಳು ! ಎಂದರೆ ಒಂದು (ಕೇವಲ) ವೀತರಾಗ ಸಾನಂದ ರೂಪವಾದ ಸಮಾಧಿಯಲ್ಲಿ ಸಿರವಿದ್ದುಕೊಂಡು ಅನುಭವಿಸು.

**ಭಾವಾಧಃ :-** ಇಲ್ಲಿ ಶುದ್ಧ ಆತ್ಮನ ಸ್ವಸಂವೇದನದಿಂದ ಪ್ರತಿಪದ್ಧಬೂತಗಳಾದ ಮಿಥಾತ್ವ-ರಾಗಾದಿಗಳ ನಿವೃತ್ತಿಯ ಕಾಲದಲ್ಲಿ ಅದೇ ಪರಮಾತ್ಮನು ಸಮ್ಮಾನ ಉಪಾದೇಯನಿದ್ವಾನೇ ಮತ್ತು ಅವುಗಳ (ಮಿಥಾತ್ವ-ರಾಗಾದಿಗಳ ನಿವೃತ್ತಿಯ) ಅಭಾವದಲ್ಲಿ ಹೇಯನಿದ್ವಾನೆ.

ಅನಂತ ಆಕಾಶದಲ್ಲಿ ಒಂದೇ ನಕ್ಕತ್ವದ ಸಮಾನವಾಗಿ ಯಾರ ಕೇವಲಜ್ಞಾನದಲ್ಲಿ ಮೂರು ಲೋಕಗಳು ಪ್ರತಿಭಾಸಿಸುತ್ತವೆ ಅವನು ಪರಮಾತ್ಮನಿದ್ವಾನೆಂದು ಈಗ ಹೇಳುತ್ತಾರೆ,-

### ಗಾಥೆ - ೩೫

**ಅನ್ನಯಾಧಃ :-** [ಜೀಹಲು] ಯಾವ ಪ್ರಕಾರ [ಅಣಂತಿ ಏ ಗಯಣಿ] ಅನಂತವಾದ ಆಕಾಶದಲ್ಲಿ [ಏಕ್ಷೇ ಉಡು] ಒಂದು ನಕ್ಕತ್ವವ ಪ್ರತಿಭಾಸಿಸುತ್ತದೆ ಅದೇ ಪ್ರಕಾರ [ಜಸು ಮುಕ್ತಹಂ ಪಪ] ಆ ಮುಕ್ತ ಜೀವನ

ಅನಂತಾಕಾಶದೊಳಗೊಂಡುಡುವಿನಂತೆ ಮುಕ್ತಾತ್ಮನ ಕೇವಲ- ।

**ಜಾನದಲಿ ಮೂಲೋಕ ಪ್ರತಿಭಾಸಿವನು ಅನಾದಿಪರಮಾತ್ಮನು ॥೩೫॥**

**ಚೋಜಯ-ವಿಂದಹಿ ಣಾಣಮಲು ಚೋ ರುಬಾಜಿಜ್ಞ ಇ ರೆಂಳು |  
ಮೋಕ್ಷಹ ಕಾರಣ ಅಣಾವರಲು ಸೋ ಪರಮಪ್ಲು ದೇಲು ||೫೮||**

**ಯೋಗಿವೃಂದೈಃ ಜ್ಞಾನಮಯಃ ಯೋ ಧ್ಯಾಯತೇ ಧ್ಯೇಯಃ |  
ಮೋಕ್ಷಸ್ಕಾರಣೇ ಅನವರತಂ ಸ ಪರಮಾತ್ಮಾ ದೇವಃ ||೫೯||**

ಯೋಗಿಂದ ವೃಂದೈಃ ಶುದ್ಧಾತ್ಮೇತರಾಗನಿವಿರ್ಕಲ್ಪಸಮಾಧಿರತೈಃ ಜ್ಞಾನಮಯಃ ಕೇವಲಜ್ಞಾನೇನ ನಿವೃತ್ತಃ ಯಃ ಕರ್ಮತಾಪನೊಂದ್ಯಾಯತೇ ಧ್ಯೇಯೋ ಧ್ಯೇಯರೂಪೋಽಪಿ | ಕಿರುಭರಂ ಧ್ಯಾಯತೇ | ಮೋಕ್ಷಕಾರಣೇ ಮೋಕ್ಷನಿಮಿತ್ತೇ ಅನವರತಂ ನಿರಂತರಂ ಸ ಏವ ಪರಮಾತ್ಮಾ ದೇವಃ ಪರಮಾರಧ್ಯಾಜಿತಿ | ಅತ್ಯ ಯ ಏವ ಪರಮಾತ್ಮಾ ಮುನಿವೃಂದಾನಾಂ ಧ್ಯೇಯರೂಪೋಽಭಣಿತಃ ಸ ಏವಶುದ್ಧಾತ್ಮೈ ಸಂವಿತಿ ಪ್ರತಿಪಕ್ಷಭೂತಾರ್ಥರೌದ್ರಧ್ಯಾನರಹಿತಾನಾ-ಮುಪಾದೇಯ ಇತಿ ಭಾವಾರ್ಥಃ | ||೫೯||

ಅಥ ಯೋಽಯಂ ಶುದ್ಧಾಬುದ್ಧಿಪಕ್ಷಭಾವೋ ಚೀವೋ ಜ್ಞಾನಾವರಣಾದಿಕರ್ಮಹೇತುಂ ಲಬ್ಧಾತ್ಮಸಸಾಫವರರೂಪಂ ಜಗಜ್ಞನಯತಿ ಸ ಏವ ಪರಮಾತ್ಮಾ ಭವತಿ ನಾನ್ಯಃ ಕೋಽಪಿ ಜಗತ್ತಾರ್ಥಬ್ರಹ್ಮಾದಿರಿತಿ ಪ್ರತಿಪಾದಯತಿ-

ಪದದಲ್ಲಿ-ಕೇವಲಜ್ಞಾನದಲ್ಲಿ [ಭುಯಣು] ಮೂರು ಲೋಕಗಳು [ಬಿಂಬಿಯಲು] ಕನ್ನಡಿಯಲ್ಲಿ ಬಿಂಬದ ಹಾಗೆ ಪ್ರತಿಬಿಂಬಿತವಾಗಿ [ವಿಹಾಳ] ಪ್ರತಿಭಾಸಿಸುತ್ತವೆ [ಸೋಽ] ಅವನು [ಅಣಾಜಿ ಪರಮಪ್ಲು] ಅನಾದಿಯಾದ ಪರಮಾತ್ಮನಿದಾನೆ.

**ಭಾವಾರ್ಥ :-** ಇಲ್ಲಿ ಯಾರ ಕೇವಲಜ್ಞಾನದಲ್ಲಿ ಒಂದೇ ನಕ್ಷತ್ರದ ಹಾಗೆ ಸಮಸ್ತ ಲೋಕಾಲೋಕಗಳು ಪ್ರತಿಭಾಸಿಸುತ್ತವೆ ಅದೇ ಪರಮಾತ್ಮನು ಸಮಸ್ತ ರಾಗಾದ ವಿಕಲ್ಪಗಳಿಂದ ರಹಿತರಾದ ಯೋಗಿಗಳಿಗೆ ಉಪಾದೇಯನಿದಾನೆ.

ಯೋಗೀಶ್ವರರು ನಿವಿರ್ಕಲ್ಪ ಸಮಾಧಿಯ ಕಾಲದಲ್ಲಿ ನಿರವಧಿ ಜ್ಞಾನಮಯರನ್ನ ಧ್ಯೇಯರೂಪವಾಗಿ ಚಿಂತಿಸುತ್ತಾರೆ ಆ ಪರಮಾತ್ಮನನ್ನ ಈಗ ಹೇಳುತ್ತಾರೆ,-

### ಗಾಢೆ -೫೯

**ಅನ್ನಯಾರ್ಥ :-** [ಚೋಜಯ-ವಿಂದಹಿಂ] ಶುದ್ಧಾತ್ಮನ ವೀತರಾಗ ನಿವಿರ್ಕಲ್ಪ ಸಮಾಧಿಯಲ್ಲಿ ಅನುರಕ್ತರಾದ ಯೋಗೀಶ್ವರರು [ಣಾಣಮಲು] ಕೇವಲಜ್ಞಾನದಿಂದ ರಚನೆಗೊಂಡಂಧ [ಮೋಕ್ಷಹಂ ಕಾರಣ] ಮೋಕ್ಷದ ಸಲುವಾಗಿ [ಚೋಽ] ಯಾರನ್ನ [ರೆಂಳು] ಧ್ಯೇಯರೂಪವಾಗಿ [ಅಣಾವರಲು] ನಿರಂತರ [ರುಬಾಜಿಜ್ಞ ಇ] ಧ್ಯಾನಿಸುತ್ತಾರೆ [ಸೋಽ] ಅವರೇ [ಪರಮಪ್ಲು ದೇಲು] ಪರಮಾತ್ಮರಾದ ದೇವರಿದ್ದಾರೆ ಮತ್ತು ಅವರು ಪರಮ ಆರಾಧ್ಯಾ ರಿದ್ದಾರೆ.

**ಆ ಯತಿವರರು ಮೋಕ್ಷದ ಕಾರಣದಿ ಸದಾ ಜ್ಞಾನಮಯನನ್ನು |  
ಧ್ಯೇಯರೂಪದಿ ಧ್ಯಾನಿಸುವರವನೆ ಪರಮಾತ್ಮ ದೇವನಿರುವನು ||೫೯||**

**ಜೋ ಜಿಲು ಹೇಳು ಲಹೇವಿ ವಿಹಿ ಜಗು ಬಹು-ವಿಹಲು ಜಣೇಜಿ ।**

**ಲಿಂಗತ್ಯಯ-ಪರಿಮಂಡಿಯಲು ಸೋ ಪರಮಪ್ರಾ ಹವೇಜಿ ॥೪೦॥**

**ಯೋ ಜೀವಃ ಹೇತುಂ ಲಬ್ಧಾಜ್ಞ ವಿಧಿಂ ಜಗತ್ ಬಹುವಿಧಂ ಜನಯತಿ ।**

**ಲಿಂಗತ್ಯಯಪರಿಮಂಡಿತಃ ಸ ಪರಮಾತ್ಮಾ ಭವತಿ ॥೪೦॥**

ಯೋ ಜೀವಃ ಕರ್ತಾ ಹೇತುಂ ಲಬ್ಧಾಜ್ಞ | ಕಿರ್ಮ | ವಿಧಿಸಂಜ್ಞಂ ಜ್ಞಾನಾವರಣಾದಿಕರ್ಮ | ಪಶ್ಚಾಜ್ಞಂಗರ್ಮ-  
ಸಾಧಾವರರೂಪಂ ಜಗಜ್ಞನಯತಿ ಸ ಏವ ಲಿಂಗತ್ಯಯಮಂಡಿತಃ ಸನ್ ಪರಮಾತ್ಮಾ ಭಣ್ಯತೇ ನ ಚಾನ್ಯಃ ಕೋಟಪಿ  
ಜಗತ್ತತಾರ್ ಹರಿಹರಾದಿರಿತಿ | ತದ್ವಧಾ | ಯೋರು ಪ್ರಾರ್ಥಂ ಬಹುಧಾ ಶುದ್ಧಾತ್ಮಾ ಭಣೆತಃ ಸ ಏವ  
ಶುದ್ಧದ್ವಾರ್ಥಿಕನಯೀನ ಶುದ್ಧೋರಪಿ ಸನ್ ಅನಾದಿಸಂತಾನಾಗತಜ್ಞಾನಾವರಣಾದಿಕರ್ಮಬಂಧಪ್ರಭಾದಿ-  
ತತ್ತ್ವಾದ್ವೀತರಾಗನಿರ್ವಿಕಲ್ಪಸಹಜಾನಂದೈ ಕಮುಖಾಶ್ವಾದಮಲಭಮಾನೋ ವ್ಯವಹಾರನಯೀನ ತ್ರಿಸೋ ಭವತಿ,  
ಸಾಧಿರೋ ಭವತಿ, ಸ್ತ್ರೀಪುಂನಪುಂಸಕಲಿಂಗೋ ಭವತಿ, ತೇನ ಕಾರಣೇನ ಜಗತ್ತತಾರ್ ಭಣ್ಯತೇ, ನಾನ್ಯಃ ಕೋಟಪಿ  
ಪರಕಲ್ಪಿತಪರಮಾತ್ಮೀತಿ | ಅತ್ಯಾಯಮೇವ ಶುದ್ಧಾತ್ಮಾ ಪರಮಾತ್ಮೋಪಳಿಪ್ರತಿಪಕ್ಷಭೂತವೇದತ್ತಯೋದಯ-  
ಜನಿತಂ ರಾಗಾದಿವಿಕಲ್ಪಿ ಜಾಲಂ ನಿರ್ವಿಕಲ್ಪಿ ಸಮಾಧಿನಾ ಯದಾ ವಿನಾಶಯತಿ ತದೋಪಾದೇಯಭೂತಮೋಕ್ಷ-  
ಸುಖಿಸಾಧಕತ್ವಾದ್ಯಪಾದೇಯ ಇತಿ ಭಾವಾಧರಃ | ॥೪೦॥

ಅಥ ಯಸ್ಯ ಪರಮಾತ್ಮಾ ನಃ ಕೇವಲಜ್ಞಾನಪ್ರಕಾಶಮಧ್ಯೇ ಜಗದ್ವಾಸತಿ ಜಗನ್ನಧ್ಯೇ ಸೋಟಪಿ ವಸತಿ ತಥಾಪಿ  
ತದೂಪೋ ನ ಭವತಿತೀತಿ ಕಥಯತಿ-

**ಭಾವಾಧರ : -** ಇಲ್ಲಿ ಯಾವ ಪರಮಾತ್ಮನು ಮುನಿಗಳಿಗೆ ಧ್ಯೇಯರೂಪವೆಂದು ಹೇಳಿದೆ ಅದೇ  
ಶುದ್ಧಾತ್ಮನ ಸಂಚೇದನದಿಂದ ಪ್ರತಿಪಕ್ಷಭೂತಗಳಾದಂಥ ಆರ್ಥಧ್ಯಾನ ಮತ್ತು ರೌದ್ರಧ್ಯಾನಗಳಿಂದ ರಹಿತರಾದ  
ಧ್ಯಾನಿಗಳಿಗೆ ಉಪಾದೇಯನಿದ್ವಾನಂಬುದು ಭಾವಾಧರವಿದೆ.

ಒಂದು ಶುದ್ಧ-ಬುದ್ಧ ಸಭಾವವಿರುವಂಥ ಈ ಜೀವನು ಜ್ಞಾನಾವರಣ ಮೊದಲಾದ ಕರ್ಮಗಳ ನಿಮಿತ್ತ  
ಪಡೆದು ತ್ರಿಸ-ಸಾಧಾವರರೂಪವಾದ ಜಗತ್ತನ್ನ ಉತ್ಪನ್ನ ಮಾಡುತ್ತಾನೆ ಅವನೇ ಪರಮಾತ್ಮನಿದ್ವಾನೆ ಬೇರೆ ಯಾವ  
ಬ್ರಹ್ಮಾದಿ ಪರಮಾತ್ಮರು ಜಗತ್ತತ್ಯಾಗಳಿಲ್ಲವೆಂಬುದನ್ನ ಈಗ ಹೇಳುತ್ತಾರೆ,-

### ನಾಥ - ೪೦

**ಅನ್ವಯಾಧರ : -** [ಜೋ ಜಿಲು] ಯಾವ ಜೀವನು [ವಿಹಿ ಹೇಳು ಲಹೇವಿ] ಜ್ಞಾನಾವರಣ  
ಮೊದಲಾದ ಕರ್ಮರೂಪಗಳ ಕಾರಣವನ್ನ ಪಡೆದು [ಬಹು-ವಿಹಲು ಜಗು ಜಣೇಜಿ] ಅನೇಕ ಪ್ರಕಾರದ  
ತ್ರಿಸ-ಸಾಧಾವರರೂಪವಾದ ಜಗತ್ತನ್ನ ಉತ್ಪನ್ನ ಮಾಡುತ್ತಾನೆ ಎಂದರೆ ಕರ್ಮದ ನಿಮಿತ್ತದಿಂದ ತ್ರಿಸ-ಸಾಧಾವರರೂಪದ  
ಅನೇಕ ಜನ್ಮಗಳನ್ನ ಧಾರಣ ಮಾಡುತ್ತಾನೆ [ಸೋರ್] ಅವನೇ [ಲಿಂಗತ್ಯಯ-ಪರಿಮಂಡಿಯಲು] ಪುಲ್ಲಿಂಗ,  
ಸ್ತ್ರೀಲಿಂಗ, ನಪುಂಸಕಲಿಂಗವೆಂದು ಮೂರು ಲಿಂಗಗಳ ಸಹಿತವಾಗಿ ಆಗುತ್ತ [ಹವೇಜಿ] (ಶುದ್ಧನಿಶ್ಚಯ ನಯದಿಂದ)  
ಪರಮಾತ್ಮನಿದ್ವಾನೆ. ಬೇರೆ ಯಾವ ಜಗತ್ತತ್ಯಾಗಳಾದ ಹರಿಹರಾದಿಗಳು ಪರಮಾತ್ಮರಿಲ್ಲ.

**ಏ ಜೀವ ಕರ್ಮದ ಕಾರಣ ಪಡೆದು ಬಹುವಿಧ ಜನ್ಮ ಧರಿಸಿದ |**

**ಆ ಜೀವನೆ ತ್ರಿಲಿಂಗಗಳ ರೂಪಾಗುತ್ತ ಪರಮಾತ್ಮನಿಹನು ॥೪೦॥**

**ಜಸು ಅಭ್ಯಂತರಿ ಜಗು ವಸ್ತಳಿ ಜಗ-ಅಭ್ಯಂತರಿ ಜೋ ಜಿ ।**  
**ಜಗಿ ಜಿ ವಸಂತು ವಿ ಜಗು ಜಿ ಣ ವಿ ಮುಣಿ ಪರಮಪ್ರಲು ಸೋ ಜಿ ॥೪೧॥**  
**ಯಸ್ಯ ಅಭ್ಯಂತರೇ ಜಗತ್ ವಸತಿ ಜಗದಭ್ಯಂತರೇ ಯ ಏವ ।**  
**ಜಗತಿ ಏವ ವಸನ್ನಷಿ ಜಗತ್ ಏವ ನಾಪಿ ಮನ್ಸ್ಯ ಪರಮಾತ್ಮಾನಂ ತಮೇವ ॥೪೧॥**

ಯಸ್ಯ ಕೇವಲಜ್ಞಾನಸ್ಯಾಭ್ಯಂತರೇ ಜಗತ್ ಶ್ರಿಭುವನಂ ಜ್ಞೀಯಭೂತಂ ವಸತಿ ಜಗತೋಽಭ್ಯಂತರೇ ಯೋಽಸೌಜ್ಞಾಯಕೋಭಗವಾನಪಿವಸತಿ, ಜಗತಿವಸನ್ನೇವ ರೂಪವಿಷಯೀ ಚಕ್ಷುರಿವ ನಿಶ್ಚಯನಯೇನ ತನ್ಯಯೋ ನ ಭವತಿ ಮನ್ಸ್ಯ ಜಾನೀಹಿ ಹೇ ಪ್ರಭಾಕರಭಟ್ಟ, ತಮಿತ್ತಂಭೂತಂ ಪರಮಾತ್ಮಾನಂ ವೀತರಾಗ ನಿರ್ವಿಕಲ್ಪ ಸಮಾಧಾನಿ ಸ್ಥಿತಾಂಭಾವಯೇತ್ಯಭಾಃ । ಅತ್ಯ ಯೋಽಸೌ ಕೇವಲಜ್ಞಾನಾದಿವ್ಯತ್ತಿರೂಪವ್ಯ ಕಾರ್ಯಸಮಯಾರಣ್ಯ ವೀತರಾಗಸ್ತಸಂಪೇದನಕಾಲೇ ಮುಕ್ತಿಕಾರಣಂ ಭವತಿ ಸ ಏಪೋಪಾದೇಯ ಇತಿ ಭಾವಾಭಾಃ ॥೪೧॥

**ಭಾವಾಭಾಃ :-** ಮೊದಲು ಅನೇಕ ಪ್ರಕಾರದಿಂದ ಯಾವ ಶುದ್ಧ ಆತ್ಮಸ್ನಾಹೇಳಲಾಗಿದೆ ಅವನೇ ಶುದ್ಧ ದ್ರವ್ಯಾಧಿಕ ನಯದಿಂದ ಶುದ್ಧನಾಗಿದ್ದರೂ ಕೂಡ ಅನಾದಿಯಿಂದ ಸಂತಾನರೂಪವಾಗಿ ನಡೆಯುತ್ತ ಬರುತ್ತಿರುವ ಜ್ಞಾನಾವರಣ ಮೊದಲಾದ ಕರ್ಮಾಬಂಧದಿಂದ ಅಡಗಿಹೋಗಿರುವುದರಿಂದ ಒಂದು ವೀತರಾಗ ನಿರ್ವಿಕಲ್ಪ ಸಹಜಾನಂದರೂಪದ ಸುಖಸಾಧವನ್ನ ಪಡೆದುಕೊಳ್ಳಲಾರದೆ ವ್ಯವಹಾರನಯದಿಂದ ತ್ರಿಸನಾಗಿದ್ದಾನೆ, ಸಾಧರನಾಗಿದ್ದಾನೆ, ಮತ್ತು ಸ್ತ್ರೀ-ಪುರುಷ ಅಧಿವಾ ನಾಪುಂಸಕಲೀಂಗರೂಪನಾಗಿದ್ದಾನೆ. ಅದರಿಂದಾಗಿ ಅವನನ್ನ ಜಗತ್ತಿನ ಕರ್ತೃವೆಂದು ಹೇಳಲಾಗಿದೆ. ಇವನನ್ನ ಹೊರತುಪಡಿಸಿ ಪರಕಲ್ಪಿತ (ಇತರರು ಕಲ್ಪಿಸಿದ) ಬೇರೆ ಯಾವ ಪರಮಾತ್ಮನು ಜಗತ್ತಕರ್ತೃವಿಲ್ಲ.

ಇದೇ ಶುದ್ಧ ಆತ್ಮನು ನಿರ್ವಿಕಲ್ಪ ಸಮಾಧಿಯ ಮೂಲಕ ಪರಮಾತ್ಮನ ಪ್ರಾಪ್ತಿಯಿಂದ ಪ್ರತಿಷ್ಠಿತಭೂತವಾದ ಮೂರು ಪ್ರಕಾರದ ವೇದೋದಯಜನ್ಯ ರಾಗಾದ ವಿಕಲ್ಪಗಳನ್ನ ತಿಳಿಯುತ್ತಾನೆ ಆಗ ಇದೇ ಶುದ್ಧತ್ವನು ಉಪಾದೇಯಭೂತ ಮೋಕ್ಷ ಸುಖದ ಸಾಧಕನಿರುವುದರಿಂದ ಉಪಾದೇಯನಿದ್ವಾನಂಬುದು ಇಲ್ಲಿನ ಭಾವಾಭಾವಿದೆ.

ಆ ಪರಮಾತ್ಮನ ಕೇವಲಜ್ಞಾನರೂಪದ ಪ್ರಕಾಶದಲ್ಲಿ ಜಗತ್ತು ಇರುತ್ತದೆ ಮತ್ತು ಆ ಪರಮಾತ್ಮನು ಕೂಡ ಜಗತ್ತಿನಲ್ಲಿ ಇರುತ್ತಾನೆ, ಅದರೂ ಕೂಡ ಅವನು ಆ ರೂಪ (ಜಗತ್ತರೂಪ)ನಾಗುವುದಿಲ್ಲ [ಸೋ ಜಿ ಪರಮಪ್ರಲು] ಆ ಪರಮಾತ್ಮನನ್ನ ಎಲ್ಲೆ ಪ್ರಭಾಕರಭಟ್ಟನೇ ! ನೀನು [ಮುಣಿ] ತಿಳಿದುಕೊಳ್ಳು, ಎಂದರೆ ವೀತರಾಗನಿರ್ವಿಕಲ್ಪ ಸಮಾಧಿಯಲ್ಲಿ ಸ್ಥಿರವಾಗಿದ್ದಜೋಂಡು ಭಾವಿಸು.

**ಯಾವನಭ್ಯಂತರದಿ ಜಗವಿಪ್ರದವನು ಜಗದಲಿಧರು ಕೂಡ ।**

**ಅವನು ಜಗದಲಿಧರು ಜಗದರೂಪಾಗದ ಪರಮಾತ್ಮನು ತಿಳಿ ॥೪೧॥**

### ನಾಥ - ೪೧

**ಅನ್ನಯಾಭಾಃ :-** [ಜಸು ಅಭ್ಯಂತರಿ] ಯಾರ ಕೇವಲಜ್ಞಾನದಲ್ಲಿ [ಜಗು] ಜ್ಞೀಯರೂಪದ ಮೂರು ಲೋಕಗಳು [ವಸ್ತಳಿ] ಇರುತ್ತವೆ ಮತ್ತು [ಜೋ ಜಿ] ಆ ಜ್ಞಾಯಕ ಭಗವಂತನು ಕೂಡ [ಜಗಿ ಜಿ] ಜಗತ್ತಿನಲ್ಲಿ [ವಸಂತು ವಿ] ಇರುತ್ತಾನೆ. ಅದಾಗ್ಯ ಕೂಡ [ಜಗು ಜಿ ಣ ವಿ] ಯಾವ ಪ್ರಕಾರ ಕಣ್ಣ ರೂಪಿ ಪದಾಭಾಗಗಳನ್ನ ನೋಡಿದರೂ ಕೂಡ ಆ ರೂಪವಾಗುವುದಿಲ್ಲ ಅದೇ ಪ್ರಕಾರ ನಿಶ್ಚಯನಯದಿಂದ ಅವನು ಆ ರೂಪ (ಜಗತ್ತರೂಪ) ನಾಗುವುದಿಲ್ಲ [ಸೋ ಜಿ ಪರಮಪ್ರಲು] ಆ ಪರಮಾತ್ಮನನ್ನ ಎಲ್ಲೆ ಪ್ರಭಾಕರಭಟ್ಟನೇ ! ನೀನು [ಮುಣಿ] ತಿಳಿದುಕೊಳ್ಳು, ಎಂದರೆ ವೀತರಾಗನಿರ್ವಿಕಲ್ಪ ಸಮಾಧಿಯಲ್ಲಿ ಸ್ಥಿರವಾಗಿದ್ದಜೋಂಡು ಭಾವಿಸು.

ಅಥ ದೇಹೇ ವಸಂತಮಪಿ ಹರಿಹರಾದಯಃ ಪರಮಸಮಾಧೀರಭಾವಾದೇವ ಯಂ ನ ಜಾನಂತಿ ಸ  
ಪರಮಾತ್ಮಾ ಭವತೀತಿ ಕಥಯಂತಿ-

**ದೇಹಿ ವಸಂತ ಏ ಹರಿ-ಹರ ಏ ಜಂ ಅಜ್ಞ ಏ ಣ ಮುಣಂತಿ ।**

**ಪರಮ-ಸಮಾಹಿ-ತವೇಣ ವಿಣು ಸೋ ಪರಮಪ್ರಭ ಭಣಂತಿ ॥೪೨॥**

ದೇಹೇ ವಸಂತಮಪಿ ಹರಿಹರಾ ಅಪಿ ಯಮ್ ಅದ್ವಾಪಿ ನ ಜಾನಂತಿ ।

**ಪರಮಸಮಾಧಿತಪಃ ವಿನಾ ತಂ ಪರಮಾತ್ಮಾ ನಂ ಭಣಂತಿ ॥೪೩॥**

ಪರಮಾತ್ಮ ಸ್ವಭಾವವಿಲಕ್ಷಣೇ ದೇಹೇ ಅನುಪಚರಿತಾಸದ್ವಾತಪ್ಯವಹಾರನಯೀನ ವಸಂತಮಪಿ ಹರಿಹರಾ  
ಅಪಿ ಯಮದ್ವಾಪಿ ನ ಜಾನಂತಿ । ಕೇನ ವಿನಾ । ವೀತರಾಗನಿರ್ವಿಕಲ್ಪನಿತ್ಯಾ ನಂದ್ಯಕಸುಖಾಮೃತರಾಸಾದರೂಪ-  
ಪರಮಸಮಾಧಿತಪಃ । ತಂ ಪರಮಾತ್ಮಾನಂ ಭಣಂತಿ ವೀತರಾಗಸರ್ವಜ್ಞಾಜಿ । ಕಿಂಚ । ಪೂರ್ವಾಭವೇ । ಕೋಟಪಿ  
ಜೀವೋ ಭೇದಾಭೇದರತ್ನತ್ಯಯಾರಾಧನಂ ಕೃತ್ಯಾವಿಶಿಷ್ಟಪುಣ್ಯಬಂಧಂ ಚಕೃತ್ಯಾಪಶ್ಚಾದಜ್ಞಾನಭಾವೇನ ನಿದಾನಬಂಧಂ  
ಚಕರೋತಿ ತದನಂತರಂ ಸ್ವರ್ಗೀಗತ್ಯಾಪುನಮರ್ನಾಷೋ ಭೂತ್ಯಾತ್ಮಿಖಿಂಡಾಧಿಪತಿವಾಸುದೇವಾ ಭವತಿ । ಅನ್ಯಃ

**ಭಾವಾಧರ್ಣ :-** ಇಲ್ಲಿ ಯಾವನು (ಶುದ್ಧಾತ್ಮನು) ವೀತರಾಗ ಸ್ವಸಂಪೇದನದ ಕಾಲದಲ್ಲಿ ಕೇವಲ  
ಜ್ಞಾನಾದಿಗಳ ವ್ಯಕ್ತರೂಪ ಕಾರ್ಯಸಮಯ ಸಾರರೂಪವಾದ ಮುಕ್ತಿಯ ಕಾರಣನಾಗುತ್ತಾನೆ ಅವನೇ  
ಉಪಾದೇಯನಿದ್ದಾನೆ.

ದೇಹದಲ್ಲಿರುತ್ತಿದ್ದರೂ ಕೂಡ ಪರಮ ಸಮಾಧಿಯ ಅಭಾವದ ಕಾರಣದಿಂದ ಹರಿಹರ ಮೊದಲಾದವರು  
ಕೂಡ ಯಾರನ್ನು ತಿಳಿಯುವುದಿಲ್ಲ ಅವನೇ ಪರಮಾತ್ಮನಿದ್ದಾನೆಂದು ಈಗ ಹೇಳುತ್ತಾರೆ,-

### ಗಾಥ - ೪೨

**ಅನ್ನಯಾಧರ್ಣ :-** [ದೇಹಿ ವಸಂತ ಏ] ದೇಹದಲ್ಲಿ ಇರುತ್ತಿದ್ದರೂ ಕೂಡ [ಜಂ] ಯಾವನನ್ನು  
[ಪರಮ- ಸಮಾಹಿ-ತವೇಣ ವಿಣು] ಪರಮಸಮಾಧಿಭೂತವಾದ ತಪಸ್ಯಿಲ್ಲದೆ [ಹರಿ-ಹರ ಏ] ಹರಿ,  
ಹರರಂಥ ಪ್ರಸಿದ್ಧರೂದ ಪುರುಷರು ಕೂಡ [ಅಜ್ಞ ಏ] ಇಂದಿನವರೆಗೆ [ಣ ಮುಣಂತಿ] ತಿಳಿದುಕೊಳ್ಳಲಿಲ್ಲ [ಸೋ]  
ಅವನನ್ನು [ಪರಮಪ್ರಭ ಭಣಂತಿ] ವೀತರಾಗ ಸರ್ವಜ್ಞ ದೇವರು ಪರಮಾತ್ಮನೆಂದು ಹೇಳಿದ್ದಾರೆ.

**ಭಾವಾಧರ್ಣ :-** ಅನುಪಚರಿತ ಅಸದ್ವಾತ ವ್ಯವಹಾರ ನಯದಿಂದ ಪರಮಾತ್ಮನ ಸ್ವಭಾವದಿಂದ  
ವಿಪರೀತವಾದಂಥ ದೇಹದಲ್ಲಿ ವಾಸಿಸುತ್ತಿದ್ದರೂ ಹರಿ-ಹರರಂಥವರು ಕೂಡ ಒಂದು ನಿತ್ಯಾನಂದರೂಪ ಸುಖಾಮೃತದ  
ರಸಾಸ್ವಾದ ರೂಪವಾದ ವೀತರಾಗ ನಿರ್ವಿಕಲ್ಪ ಸಮಾಧಿರೂಪದ ತಪಸ್ಯೆ ಇಲ್ಲದೆ ಯಾರನ್ನು ಇದುವರೆಗೆ  
ತಿಳಿದುಕೊಳ್ಳಲಿಲ್ಲ ಅವನನ್ನು ವೀತರಾಗ ಸರ್ವಜ್ಞದೇವರು ಪರಮಾತ್ಮನೆಂದು ಹೇಳಿದ್ದಾರೆ.

**ಪೂರ್ವಾಪಕ್ಷ :-** ಓರ್ವ ಜಿವನು ಪೂರ್ವಾಭವದಲ್ಲಿ ಭೇದಾಭೇದರತ್ನತ್ಯಯದ ಆರಾಧನೆ ಮಾಡಿ ಮತ್ತು  
ವಿಶಿಷ್ಟಪುಣ್ಯಬಂಧ ಮಾಡಿಕೊಂಡನಂತರ ಅಜ್ಞಾನಭಾವದಿಂದ ನಿದಾನ ಬಂಧ ಮಾಡುತ್ತಾನೆ, ಅವನು ಸ್ವರ್ಗದಲ್ಲಿ  
ಹೋಗಿ ಮತ್ತೆ ಮನುಷ್ಯನಾಗಿ ಮೂರು ಖಿಂಡದ ಅಧಿಪತಿಯಾದಂಥ ವಾಸುದೇವನಾಗುತ್ತಾನೆ. ಬೇರೊಬ್ಬ

ಶರೀರದಲ್ಲಿ ವಾಸಿಸಿದರವನನು ಪರಮಸಮಾಧಿತಪವಿಲ್ಲದೆ ।

**ಹರಿಹರಸಹ ಇದುವರೆಗೆ ತಿಳಿಯಿರವನನು ಪರಮಾತ್ಮನೆಂದಿಹರು ॥೪೨॥**

ಕೋ೯ಪಿ ಜಿನದೀಕ್ಷಾಂ ಗೃಹಿತಾಪ್ಯತ್ಯೇವ ಭವೇ ವಿಶ್ವಸರ್ವಾಧಿಬಲೇನ ಪುಣ್ಯಬಂಧಂ ಕೃತಾಪ್ಯ  
ಪಶ್ಚಾತ್ಪಾರ್ವಕೃತಚಾರಿತ್ರಮೋಹೋದಯೀನ ವಿಷಯಾಸಕ್ತೋ ಭೂತಾರುದೋ ಭವತಿ | ಕಥಂ ತೇ ಪರಮಾತ್ಮ  
ಸ್ವರೂಪಂ ನ ಜಾನಂತಿ ಇತಿ ಪೂರ್ವಪ್ರಕಾಃ | ತತ್ತ ಪರಿಹಾರಂ ದದಾತಿ ? ಯತ್ತಮುಕ್ತಂ ಭವತಾ, ಯದ್ವಾಪಿ  
ರತ್ನತಯಾರಾಧನಾಂ ಕೃತವಂತಸ್ವಧಾಪಿಯಾದೃಶೇನ ವೀತರಾಗನಿವಿಕಲ್ಪರತ್ತತಯಸ್ವರೂಪೇಣ ತದ್ಭವೇ ಮೋಕ್ಷೋ  
ಭವತಿ ತಾದೃಶಂ ನ ಜಾನಂತಿತಿ | ಅತ್ಯ ಯಮೇವಶುದ್ಧಾತ್ಮಾನಂ ಸಾಕ್ಷಾದುಪಾದೇಯಭೂತಂ ತದ್ಭವಮೋಕ್ಷಾಧಕಾ-  
ರಾಧನಾಸಮರ್ಥಂ ಚ ತೇ ಹರಿಹರಾದಯೋ ನ ಜಾನಂತಿತಿ ಸ ಏಪೋಪಾದೇಯೋ ಭವತಿತಿ ಭಾವಾರ್ಥಃ : ||೪೭||

ಅಧೋತ್ಪಾದವ್ಯಯಪಯಾರ್ಯಾಧಿಕನಯೀನ ಸಂಯುಕ್ತೋ೯ಪಿಯಃ ದ್ವಾರ್ಥಾಧಿಕನಯೀನ ಉತ್ಪಾದ-  
ವ್ಯಯರಹಿತಃ ಸ ಏವ ಪರಮಾತ್ಮಾನಿವಿಕಲ್ಪಸರ್ವಾಧಿಬಲೇನ ಜಿನವರ್ತದೇಹೇಕಪಿ ದೃಷ್ಟಿ ನಿರೂಪಯತಿ-

ಭಾವಾಭಾವಹಿ ಸಂಜುವಲು ಭಾವಾಭಾವಹಿ ಜೋ ಜಿ |

ದೇಹಿ ಜಿ ದಿಟ್ಟಲು ಜಿಣವರಹಿ ಮುಣ ಪರಮಪ್ರಾಲು ಸೋ ಜಿ ||೪೮||

ಜೀವನು ಜಿನದೀಕ್ಷೆಯನ್ನ ಧಾರಣಮಾಡಿ ಅದೇ ಭವದಲ್ಲಿ ವಿಶ್ವಸರ್ವಾಧಿಯ ಬಲದಿಂದ ಪುಣ್ಯಬಂಧ  
ಮಾಡಿಕೊಂಡು ಅನಂತರ ಪೂರ್ವಕೃತ ಚಾರಿತ್ರಮೋಹದ ಉದಯದಿಂದ ವಿಷಯಾಸಕ್ತನಾಗಿ ರುದ್ರನಾಗುತ್ತಾನಿ;  
ಅನಂತರ ಅಂಥ ಪರಮಾತ್ಮ ಸ್ವರೂಪವನ್ನ ತಿಳಿದುಕೊಳ್ಳುವುದಿಲ್ಲವಂದೇಕೆ ಹೇಳಿದೆ ?

**ಉತ್ತರ :-** ತಾವು ಹೇಳುವುದು ಯೋಗ್ಯವಿದೆ; ಏಕೆಂದರೆ ಆ ಹರಿ-ಹರರಂಥ ಪ್ರಸಿದ್ಧ ಪುರುಷರು  
ಪೂರ್ವದಲ್ಲಿ ರತ್ನತಯದ ಆರಾಧನೆಯನ್ನ ಮಾಡಿದ್ದರೂ ಕೂಡ ಯಾವ ಪ್ರಕಾರದ ವೀತರಾಗ ನಿವಿಕಲ್ಪ  
ರತ್ನತಯ ಸ್ವರೂಪದಿಂದ ಅದೇ ಭವದಲ್ಲಿ ಮೋಕ್ಷವಾಗುತ್ತದೆ ಆ ಪ್ರಕಾರದಿಂದ ಅವರು ಪರಮಾತ್ಮನ ಸ್ವರೂಪವನ್ನ  
ತಿಳಿಯುವುದಿಲ್ಲ.

ಪ್ರತ್ಯೇಕ ಉಪಾದೇಯಭೂತವಾದ ಮತ್ತು ಅದೇ ಭವದಲ್ಲಿ ಮೋಕ್ಷದ ಸಾಧಕವಾದಂಥ ಆರಾಧನೆಯಲ್ಲಿ  
ಸಮರ್ಥನಾದ ಯಾವ ಶುದ್ಧಾತ್ಮನನ್ನ ಆ ಹರಿ-ಹರಾದಿಕರು ತಿಳಿಯುವುದಿಲ್ಲ ಅವನೇ ಉಪಾದೇಯನಿದ್ಧಾನೆಂಬುದು  
ಇಲ್ಲಿನ ಭಾವಾರ್ಥವಿದೆ.

ಪಯಾರ್ಯಾಧಿಕ ನಯದಿಂದ ಉತ್ಪಾದ ವ್ಯಯದಿಂದ ಸಂಯುಕ್ತನಿದ್ದರೂ ಕೂಡ ದ್ವಾರ್ಥಾಧಿಕ  
ನಯದಿಂದ ಆ ಉತ್ಪಾದವ್ಯಯದಿಂದ ರಹಿತನಿರುವಂಥ ಪರಮಾತ್ಮನನ್ನ ನಿವಿಕಲ್ಪ ಸರ್ವಾಧಿಯ ಬಲದಿಂದ  
ಜಿನವರರು ದೇಹದಲ್ಲಿ ಕೂಡ ಸೋಡಿದ್ದಾರೆಂದು ಈಗ ಹೇಳುತ್ತಾರೆ,-

**ಗಾಢ - ೪೯**

**ಅನ್ವಯಾರ್ಥ :-** [ಜೋ ಜಿ] ಯಾವನು [ಭಾವಾಭಾವಹಿಂ ಸಂಜುವಲು] ಭಾವಾಭಾವದಿಂದ  
ಸಂಯುಕ್ತನಿದ್ದಾನೆ, [ಭಾವಾಭಾವಹಿಂ] ಭಾವಾಭಾವದಿಂದ ರಹಿತನಿದ್ದಾನೆ ಮತ್ತು ಯಾವನನ್ನ [ಜಿಣವರಹಿಂ]  
ಜಿನವರರು [ದೇಹಿ ಜಿ] ದೇಹದಲ್ಲಿ ಕೂಡ [ದಿಟ್ಟಲು] ಸೋಡಿದ್ದಾರೆ [ಸೋ ಜಿ ಪರಮಪ್ರಾಲು] ಆ  
ಪರಮಾತ್ಮನನ್ನೇ [ಮುಣಿ] ನೀನು ಪರಮಾತ್ಮನೆಂದು ತಿಳಿದುಕೊಳ್ಳು.

ಭಾವಾಭಾವಸಂಯುಕ್ತ ಭಾವಾಭಾವರಹಿತ ಮೇಣವನನು |

ದೇವ ಜಿನ ದೇಹದಲಿ ಕೂಡ ಸೋಡಿಹರಾ ಪರಮಾತ್ಮನನೆ ತಿಳಿ ||೪೯||

ಭಾವಾಭಾವಾಭಾ॒० ಸಂಯು॒ತಃ ಭಾವಾಭಾವಾಭಾ॒० ಯ ಏವ ।

ದೇಹೇ ಏವ ದೃಷ್ಟಃ ಜಿನವರ್ಯೇಃ ಮನ್ಸುಷ್ಣ ಪರಮಾತ್ಮಾನಂ ತಮೇವ ॥೪೩॥

ಭಾವಾಭಾವಾಭಾ॒० ಸಂಯು॒ತಃ ಪರ್ಯಾಯಾಧಿಕ ನಯೀನೋತ್ಪಾದವ್ಯಯಾಭಾ॒० ಪರಿಣತಃ, ದ್ರವ್ಯಾಧಿಕ ನಯೀನ ಭಾವಾಭಾವಯೋಃ ರಹಿತಃ ಯ ಏವ ಏತರಾಗನಿವಿಕಲ್ಪಸದಾನಂದ್ಯಕಸಮಾಧಿನಾ ತದ್ವಪಮೋಕ್ಷಸಾಧಕಾರಾಧನಾಸಮಫ್ರೇನ ಜಿನವರ್ಯೇದೇಹೇಽಪಿ ದೃಷ್ಟಃ ತಮೇವ ಪರಮಾತ್ಮಾನಂ ಮನ್ಸುಷ್ಣ ಜಾನೀಹಿಏತರಾಗಪರಮಸಮಾಧಿಬಲೇನಾನುಭವೇತ್ಯಧರ್ಥಃ । ಅತ್ಯ ಯ ಏವ ಪರಮಾತ್ಮಾ ಕೃಷ್ಣನೀಲಕಾಂಪೋತಲೇಶ್ವಾಸ್ತರೂಪಾದಿಸಮಸ್ತ ವಿಭಾವರಹಿತೇನ ಶುದ್ಧಾತ್ಮೋಪಲಬ್ಧಧಾ॒ನೇನ ಜಿನವರ್ಯೇದೇಹೇಽಪಿ ದೃಷ್ಟಃ ಸ ಏವ ಸಾಕ್ಷಾದುಪಾದೇಯ ಇತಿ ತಾತ್ಪರ್ಯಾಧರ್ಥಃ ॥೪೩॥

ಅಥ ಯೀನ ದೇಹೇ ವಸತಾ ಪಂಚೇಂದ್ರಿಯಗ್ರಹೋ ವಸತಿ ಗತೇನೋದ್ಭಸೋ ಭವತಿ ಸ ಏವ ಪರಮಾತ್ಮಾ ಭವತಿತಿ ಕಥಯತಿ-

ದೇಹಿ ವಸಂತೇ ಜೀಣ ಪರ ಇಂದಿಯ-ಗಾಮು ವಸೇಇ ।

ಉಪ್ವಸ್ತು ಹೋಇ ಗರ್ಭ ಪ್ರಾದು ಸೋ ಪರಮಪ್ರಾಪ್ತವೇಇ ॥೪೪॥

**ಭಾವಾಧರ್ಥ :**- ಪರ್ಯಾಯಾಧಿಕ ನಯದಿಂದ ಉತ್ಪಾದವ್ಯಯರೂಪದಿಂದ (ಭಾವಾಭಾವರೂಪದಿಂದ) ಪರಿಣತನಿದ್ದಾನೆ, ದ್ರವ್ಯಾಧಿಕ ನಯದಿಂದ ಭಾವಾಭಾವದಿಂದ (ಉತ್ಪಾದವ್ಯಯದಿಂದ) ರಹಿತನಿದ್ದಾನೆ ಮತ್ತು ಅದೇ ಭವದಿಂದ ಮೋಕ್ಷದ ಸಾಧಕವಾದ ಆರಾಧನೆಯಲ್ಲಿ ಸಮಧರ್ಥವಾದ ಒಂದು ಏತರಾಗನಿವಿಕಲ್ಪಸದಾನಂದ ರೂಪದ ಸಮಾಧಿ ಮೂಲಕ ಜಿನವರರು ದೇಹದಲ್ಲಿ ಶೂಡ ಯಾರನ್ನ ನೋಡಿದ್ದಾರೆ ಆ ಪರಮಾತ್ಮನನ್ನೇ ನೀನು ತಿಳಿದುಕೊಳ್ಳು ಎಂದರೆ ಏತರಾಗ ಪರಮ ಸಮಾಧಿಯ ಬಲದಿಂದ ಅನುಭವಿಸು.

ಯಾವ ಪರಮಾತ್ಮನನ್ನ ಕೃಷ್ಣ, ನೀಲ, ಕಾಂಪೋತ ಲೇಶ್ವಾಸ್ತರೂಪ ಹೊದಲಾದ ಸಮಸ್ತ ವಿಭಾವಗಳಿಂದ ರಹಿತವಾದ ಶುದ್ಧಾತ್ಮನ ಉಪಲಬ್ಧರೂಪದ ಧ್ಯಾನದಿಂದ ಜಿನವರರು ದೇಹದಲ್ಲಿ ಶೂಡ ನೋಡಿದ್ದಾರೆ ಅವನೇ ಉಪಾದೇಯನಿದ್ದಾನೆ.

ಯಾವನು ದೇಹದಲ್ಲಿ ವಾಸಿಸುವುದರಿಂದ ಐದು ಇಂದ್ರಿಯರೂಪದ ಗ್ರಾಮಗಳು ವಾಸಿಸುತ್ತವೆ, ಯಾವನು ಹೋಗುವುದರಿಂದ ಐದು ಇಂದ್ರಿಯರೂಪದ ಗ್ರಾಮಗಳು ನಾಶವಾಗುತ್ತವೆ ಅವನೇ ಪರಮಾತ್ಮನಿದ್ದಾನಂದ ಈಗ ಹೇಳುತ್ತಾರೆ,-

### ಗಾಂತ - ೪೪

**ಅನ್ಸುಯಾಧರ್ಥ :**- [ಜೀಣ ದೇಹಿ ವಸಂತೇ] ಯಾವನು ದೇಹದಲ್ಲಿ ಇರುವುದರಿಂದ [ಪರ] ನಿಯಮದಿಂದ [ಇಂದಿಯಗಾಮು] ಇಂದ್ರಿಯ-ಗ್ರಾಮಗಳು [ವಸೇಇ] ವಾಸಿಸುತ್ತವೆ ಮತ್ತು [ಗರ್ಭ] ಯಾವನು ಹೊರಟು ಹೋಗುವುದರಿಂದ [ಉಪ್ವಸ್ತು ಹೋಇ] ಆ ಇಂದ್ರಿಯ-ಗ್ರಾಮಗಳು ನಾಶವಾಗಿ ಹೋಗುತ್ತವೆ [ಸೋ] ಅವನು [ಪ್ರಾದು] ನಿಶ್ಚಯದಿಂದ [ಪರಮಪ್ರಾಪ್ತವೇಇ] ಪರಮಾತ್ಮನಿದ್ದಾನೆ.

ಯಾವನು ದೇಹದಲ್ಲಿ ನೇಮದಿ ಇಂದ್ರಿಯಬಲವಿರುವುದು ಹೋದರೆ ।

ತಾವ ಉಧ್ವಸ್ಥವಾಗುವವನೆ ನಿಶ್ಚಯದಿ ಪರಮಾತ್ಮನಿಹನು ॥೪೪॥

ದೇಹೇ ವಸತಾ ಯೀನ ಪರಂ ಇಂದಿಯಗ್ರಾಮಃ ವಸತಿ ।  
ಲಂದ್ವಸೋ ಭವತಿ ಗತೇನ ಸ್ವಂಟಂ ಸ ಪರಮಾತ್ಮಾ ಭವತಿ ॥೪೪॥

ದೇಹೇ ವಸತಾ ಯೀನ ಪರಂ ನಿಯಮೇನೇಂದಿ, ಯಗ್ರಾಮೋ ವಸತಿ ಯೀನಾತ್ಮನಾ ನಿಶ್ಚಯೀನಾತೀಂದಿ, ಯ-ಸ್ವರೂಪೇಜಾಪಿ ವ್ಯವಹಾರನಯೀನ ಶುದ್ಧಾತ್ಮೈಪರೀತೇ ದೇಹೇ ವಸತಾ ಸ್ವಶರ್ವನಾದೀಂದಿ, ಯಗ್ರಾಮೋ ವಸತಿ, ಸ್ವಸಂವಿತ್ಯಾಭಾವೇ ಸ್ವಕೀಯವಿಷಯೀ ಪ್ರವರ್ತತ ಇತ್ಯಾಧರ್ಣಃ । ಉದ್ವಸೋ ಭವತಿ ಗತೇನ ಸ ಏವೇಂದಿ, ಯಗ್ರಾಮೋ ಯಸ್ಸಿನ್ ಭವಾಂತರಗತೇ ಸತ್ಯದ್ವಸೋ ಭವತಿ ಸ್ವಕೀಯ ವಿಷಯವ್ಯಾಪಾರರಹಿತೋ ಭವತಿ ಸ್ವಂಟಂ ನಿಶ್ಚಿತಂ ಸ ಏವಂ ಲಕ್ಷಣಾತ್ಮಿಕಾನಂದೈಕಸ್ವಭಾವಃ ಪರಮಾತ್ಮಾ ಭವತೀತಿ । ಅತ್ಯ ಯ ಏವಾತೀಂದಿ, ಯಸುಖಾಸ್ವಾದಸಮಾಧಿರಥಾನಾಂ ಮುಕ್ತಿಕಾರಣಂ ಭವತಿ ಸ ಏವ ಸರ್ವಪ್ರಕಾರೋಪಾದೇಯಾತೀಂದಿ, ಯಸುಖಿಸಾಧಕತ್ವಾದುಪಾದೇಯ ಇತಿ ಭಾವಾಧರ್ಣಃ ॥೪೪॥

ಅಥ ಯಃ ಪಂಚೀಂದಿ, ಯೈಃ ಪಂಚವಿಷಯಾನ್ ಜಾನಾತಿ ಸ ಚ ತೈನ್ ಜ್ಞಾಯತೇ ಸ ಪರಮಾತ್ಮಾ ಭವತೀತಿ ನಿರೂಪಯತಿ -

ಜೋ ಣಯ-ಕರಣಹಿ ಪಂಚಹಿ ಏ ಪಂಚ ಏ ವಿಸಯ ಮುಣೈಜ ।  
ಮುಣಣಿ ಇ ಪಂಚಹಿ ಪಂಚಹಿ ಏ ಸೋ ಪರಮಷ್ಠ ಹವೇಜ ॥೪೫॥

**ಭಾವಾಧರ್ಣ :** - ಅವನು ದೇಹದಲ್ಲಿದ್ದರೆ ನಿಯಮದಿಂದ ಇಂದಿಯಗ್ರಾಮಗಳು ವಾಸಿಸುತ್ತವೆ-ಆತ್ಮನು ನಿಶ್ಚಯ ನಯದಿಂದ ಅತೀಂದಿ, ಯ ಸ್ವರೂಪಿಯಾಗಿದ್ದರೂ ಕೂಡ ವ್ಯವಹಾರ ನಯದಿಂದ ಶುದ್ಧ ಆತ್ಮನಿಂದ ವಿಪರೀತವಾದ ದೇಹದಲ್ಲಿ ಇದ್ದರೆ ಸ್ವಶರ್ವನ ಮೊದಲಾದ ಇಂದಿಯ ಗ್ರಾಮಗಳು ವಾಸಿಸುತ್ತವೆ ಎಂದರೆ ಸ್ವಸಂವೇದನದ ಅಭಾವದಲ್ಲಿ ಆ ಇಂದಿಯಗಳು (ಸ್ವಶರ್ವನಾಗಿಗಳು) ತಮ್ಮ ತಮ್ಮ ವಿಷಯದಲ್ಲಿ ಪ್ರವರ್ತಿಸುತ್ತವೆ ಮತ್ತು ಅವನು ಭವಾಂತರದಲ್ಲಿ ಹೋದರೆ ಆ ಇಂದಿಯಗ್ರಾಮಗಳು ನಾಶವಾಗುತ್ತವೆ ಎಂದರೆ ಅವು ತಮ್ಮ ತಮ್ಮ ವಿಷಯದ ವ್ಯಾಪಾರದಿಂದ ರಹಿತವಾಗುತ್ತವೆ, ನಿಶ್ಚಯದಿಂದ ಅವನು ಒಂದು ಚಿದಾನಂದ ಸ್ವಭಾವವಿರುವಂಧ ಪರಮಾತ್ಮನಿದಾನೆ.

ಅತೀಂದಿ, ಯ ಸುಖಿದ ಆಸ್ವಾದರೂಪವಾದ ಸಮಾಧಿಯಲ್ಲಿ ಅನುರಕ್ತರಾಗಿರುವವರಿಗೆ ಮುಕ್ತಿಯ ಕಾರಣನಿರುವವನೇ (ಆ ಪರಮಾತ್ಮನೇ) ಎಲ್ಲ ಪ್ರಕಾರದಿಂದ ಉಪಾದೇಯಭೂತವಾದ ಅತೀಂದಿ, ಯ ಸುಖಿದ ಸಾಧಕನಿರುವುದರಿಂದ ಉಪಾದೇಯನಿದಾನನಂಬುದು ಇಲ್ಲಿನ ಭಾವಾಧರ್ಣವಿದೆ.

ಯಾವನು ಐದು ಇಂದಿಯಗಳಿಂದ ಐದು ವಿಷಯಗಳನ್ನು ತಿಳಿದರೂ ಕೂಡ ಅವನು ಅವುಗಳಿಂದ (ಐದು ಇಂದಿಯಗಳಿಂದ ಮತ್ತು ಐದು ವಿಷಯಗಳಿಂದ) ತಿಳಿದು ಬರುವುದಲ್ಲಿ ಅವನು ಪರಮಾತ್ಮನಿದಾನನೆಂದು ಈಗ ಹೇಳುತ್ತಾರೆ,-

### ಗಾಢೆ - ೪೫

**ಅನ್ವಯಾಧರ್ಣ :** - [ಜೋ] ಯಾವನು [ಪಂಚಹಿ ಏ ಣಯ-ಕರಣಹಿಂ] ತನ್ನ ಐದು ಇಂದಿಯಗಳಿಂದ [ಪಂಚ ಏ ವಿಸಯ] ಐದು ವಿಷಯಗಳನ್ನು [ಮುಣೈಜ] ತಿಳಿಯುತ್ತಾನೆ ಮತ್ತು ಯಾವನು [ಪಂಚಹಿಂ ಯಾವನು ತನ್ನ ಪಂಚೀಂದಿ, ಯದಿ ಪಂಚವಿಷಯಗಳ ತಿಳಿವನು ಮೇಣ್ಣೋ ।  
ಏವ ಪಂಚೀಂದಿ, ಯ ಪಂಚವಿಷಯದ ತಿಳಿಯದವ ಪರಮಾತ್ಮನಿವನು ॥೪೫॥

ಯಃ ನಿಜಕರಣೈಃ ಪಂಚಭಿರಪಿ ಪಂಚಾಪಿ ವಿಷಯಾನ್ ಜಾನಾತಿ ।

ಜ್ಞಾತಃ ನ ಪಂಚಭಿಃ ಪಂಚಭಿರಪಿ ಸ ಪರಮಾತ್ಮಾ ಭವತಿ ॥೪೫॥

ಯೋ ನಿಜಕರಣೈಃ ಪಂಚಭಿರಪಿ ಪಂಚಾಪಿ ವಿಷಯಾನ್ ಮನುತೇ ಜಾನಾತಿ । ತದ್ವಧಾ । ಯಃ ಕರ್ತಾರ್ಶಾತ್ಮದ್ವಾ ನಿಶ್ಚಯನಯೇನಾತೀಂದ್ರಿಯಜ್ಞಾನಮಯೋರಪಿ ಅನಾದಿಬಂಧವಶಾತ್ ಅಸದ್ವಾತ್ವವಹಾರೇಣೇಂದ್ರಿಯಮಯ-ಶರೀರಂ ಗೃಹೀತಾಸ್ಯಾಸ್ಯಯಮಥಾರ್ ಗೃಹೀತಮಸಮಘಾತಾಷ್ಟಂಬೇಂದ್ರಿಯೈಃ ಕೃತ್ವಾ ಪಂಚವಿಷಯಾನ್ ಜಾನಾತಿ, ಇಂದ್ರಿಯಜ್ಞಾನೇನ ಪರಿಣಾಮತೀತ್ಯಧರ್ಣಃ । ಪುನಶ್ಚ ಕಥಂಭೂತಃ । ಮುಖೇಲು ಇ ಪಂಚಹೀಂ ಪಂಚಹೀಂ ವಿ ಸೋ ಪರಮಪ್ರಾಪ್ತವೇಽಂದ್ರಿಯೈಃ ಮತೋ ನ ಜ್ಞಾತೋ ನ ಪಂಚಭಿರಿಂದ್ರಿಯೈಃ ಪಂಚಭಿರಪಿ ಸ್ವಾರ್ಥದಿವಿಷಯೈಃ । ತಧಾಹಿ-ವೀತರಾಗನಿವಿಷಕಲಸ್ವಂಪೇದನಜ್ಞಾನವಿಷಯೋರಪಿ ಪಂಚೇಂದ್ರಿಯೈಷ್ಟ ನ ಜ್ಞಾತ ಇತ್ಯಧರ್ಣಃ । ಸ ಏವಂಲಕ್ಷಣಃ ಪರಮಾತ್ಮಾ ಭವತೀತಿ । ಅತ್ಯ ಯ ಏವ ಪಂಚೇಂದ್ರಿಯವಿಷಯಸುಖಾಶ್ವದವಿಪರೀತೇನ ವೀತರಾಗನಿವಿಷಕಲಸ್ವಂಪೇದನಂದಸಮರಸೀಭಾವಶುಖರಸಾಶ್ವದಪರಿಣತೇನ ಸಮಾಧಿನಾ ಜ್ಞಾಯತೇ ಸ ಏವಾತ್ಮೋಪಾದಾನಸಿದ್ಧಾ ಏತಾದಿವಿಶೇಷಣವಿಶ್ವಸ್ಯಸ್ಯೋಪಾದೇಯಭೂತಸ್ಯಾತೀಂದ್ರಿಯಸುಖಸ್ಯಾಧಕತ್ವಾದುಪಾದೇಯ ಇತಿಭಾವಾಧರ್ಣ ॥೪೫॥

ಅಥ ಯಸ್ಯ ಪರಮಾಧರ್ಣೇನ ಬಂಧಸಂಸಾರೌ ನ ಭವತಸ್ವಮಾತ್ಮನಂ ವ್ಯವಹಾರಂ ಮುಕ್ತಾಷಾನೀಂಂಜಿ ಕಥಯತಿ-

**ಪಂಚಹೀಂ ವಿ]** ಐದು ಇಂದ್ರಿಯಗಳಿಂದ ಮತ್ತು ಐದು ವಿಷಯಗಳಿಂದ [**ಇ ಮುಖೇಲು**] ತಿಳಿದು ಬರುವುದಿಲ್ಲ [**ಸೋ**] ಅವನು [**ಪರಮಪ್ರಾಪ್ತವೇಽಂದ್ರಿಯೈಃ**] ಪರಮಾತ್ಮನಿದ್ದಾನೆ.

**ಭಾವಾಧರ್ಣ :-** ಯಾವನು ತನ್ನ ಐದು ಇಂದ್ರಿಯಗಳಿಂದ ಐದು ವಿಷಯಗಳನ್ನು ತಿಳಿಯುತ್ತಾನೆ, ಯಾವನು ಶುದ್ಧ ನಿಶ್ಚಯ ನಯದಿಂದ ಅತೀಂದ್ರಿಯ ಜ್ಞಾನಮಯನಿದ್ದರೂ ಕೂಡ ಅನಾದಿ ಬಂಧದ ವಶದಿಂದ ಅಸದ್ವಾತ ವ್ಯವಹಾರದಿಂದ ಇಂದ್ರಿಯಮಯ ಶರೀರ ಧಾರಣಮಾಡಿ, ತಾನು ಅಧರಗಳನ್ನು ತಿಳಿಯಲು ಅಸಮರ್ಥನಾಗುವುದರಿಂದ ಐದು ಇಂದ್ರಿಯಗಳಿಂದ ಐದು ವಿಷಯಗಳನ್ನು ತಿಳಿಯುತ್ತಾನೆ ಎಂದರೆ ಇಂದ್ರಿಯ ಜ್ಞಾನ ರೂಪದಿಂದ ಪರಿಣಾಮಸುತ್ತಾನೆ, ಮತ್ತು ಯಾವನು ಐದು ಇಂದ್ರಿಯಗಳಿಂದ ಮತ್ತು ಐದು ಸ್ವರ್ಚಮೋದಲಾದ ವಿಷಯಗಳಿಂದ ತಿಳಿದು ಬರುವುದಿಲ್ಲ ಎಂದರೆ ವೀತರಾಗ ನಿವಿಷಕಲಸ್ವಂಪೇದನ ಜ್ಞಾನದ ವಿಷಯವಾಗಿದ್ದರೂ ಕೂಡ ಐದು ಇಂದ್ರಿಯಗಳಿಂದ (ಮತ್ತು ಐದು ವಿಷಯಗಳಿಂದ) ತಿಳಿದು ಬರುವುದಿಲ್ಲ ಅವನು ಪರಮಾತ್ಮನಿದ್ದಾನೆ.

ಪಂಚೇಂದ್ರಿಯ ವಿಷಯ ಸುಖದ ಆಶ್ವಾದದಿಂದ ವಿಪರೀತವಾದ ವೀತರಾಗ ನಿವಿಷಕಲಸ್ವ ಪರಮಾನಂದರೂಪ ಸಮರಸೀ ಭಾವಮಯವಾದ ಸುಖರಸದ ಆಶ್ವಾದರೂಪದಿಂದ ಪರಿಣತವಾದ ಸಮಾಧಿಯಿಂದ ತಿಳಿದುಬರುವಂಥ ಪರಮಾತ್ಮನೇ ‘ಆತ್ಮೋಪಾದಾನದಿಂದ ಸಿದ್ಧ’ ಇತ್ಯಾದಿ ವಿಶೇಷಣಗಳಿಂದ ವಿಶ್ವ, ಉಪಾದೇಯ ಭೂತ ಅತೀಂದ್ರಿಯ ಸುಖದ ಸಾಧಕನಿರುಪುದರಿಂದ ಉಪಾದೇಯನಿದ್ದಾನೆಂಬುದು ಇಲ್ಲಿನ ಭಾವಾಧರ್ಣವಿದೆ.

ಪರಮಾಧರ್ಣದಿಂದ ಬಂಧ ಮತ್ತು ಸಂಸಾರವಿಲ್ಲದಂಧ ಆತ್ಮನನ್ನು ವ್ಯವಹಾರ ಬಿಟ್ಟುಕೊಟ್ಟ ತಿಳಿದುಕೊಳ್ಳಿಂದು ಈಗ ಹೇಳುತ್ತಾರೆ,-

ಜಸು ಪರಮತ್ತೇ ಬಂಧು ಣವಿ ಜೋಜಯ ಣ ವಿ ಸಂಸಾರು ।  
 ಸೋ ಪರಮಪ್ರಾಲು ಜಾಣ ತುಹು ಮಣಿ ಮಿಲ್ಲಿವಿ ವಹಾರು ॥೪೬॥  
 ಯಸ್ಯ ಪರಮಾರ್ಥೇನ ಬಂಧೋ ಸೈವ ಯೋಗಿನ್ ನಾಪಿ ಸಂಸಾರಃ ।  
 ತಂ ಪರಮಾತ್ಮಾನಂ ಜಾನೀಹಿ ತ್ವಂ ಮನಸಿ ಮುಕ್ತಾವ್ಯವಹಾರಮ್ ॥೪೭॥

ಜಸು ಪರಮತ್ತೇ ಬಂಧು ಣವಿ ಜೋಜಯ ಣ ವಿ ಸಂಸಾರು ಯಸ್ಯ ಪರಮಾರ್ಥೇನ ಬಂಧೋ ಸೈವ ಹೇ ಯೋಗಿನ್ ನಾಪಿ ಸಂಸಾರಃ । ತದ್ಥಾ-ಯಸ್ಯ ಚಿದಾನಂದೈ ಕಸ್ತಭಾವಶುದ್ಧಾತ್ಮನಸ್ತದ್ವಿಲಕ್ಷಣೋ ದ್ರವ್ಯಕ್ಷೇತ್ರಕಾಲ-ಭವಭಾವರೂಪಃ ಪರಮಾಗಮಪ್ರಸಿದ್ಧಃ ಪಂಚಪ್ರಕಾರಃ ಸಂಸಾರೋ ನಾಸ್ತಿ , ಇತಿಂಭೂತ ಸಂಸಾರಸ್ಯ ಕಾರಣಭೂತಪ್ರಕೃತಿಭೂತಪ್ರಕೃತಿಭೂತಪ್ರಕೃತಿಭೂತಪ್ರಕೃತಿಭೂತಪ್ರಕೃತಿರೂಪ ಮೋಕ್ಷ-ಪದಾರ್ಥದ್ವಿಲಕ್ಷಣೋ ಬಂಧೋಽಪಿ ನಾಸ್ತಿ , ಸೋ ಪರಮಪ್ರಾಲು ಜಾಣ ತುಹುಂ ಮಣಿ ಮಿಲ್ಲಿಹಿಂ ವಹಾರು ತಮೇವೇತ್ತಂಭೂತಲಕ್ಷಣಂ ಪರಮಾತ್ಮಾನಂ ಮನಸಿ ವ್ಯವಹಾರಂ ಮುಕ್ತಾಜಾನೀಹಿ, ಏತರಾಗನಿವಿಕಲ್ಪಸಮಾಧಿ ಸಿಫ್ಫಾಭಾವಯೇತ್ತಾಧಿಃ । ಅತ್ಯ ಯ ಏವ ಶುದ್ಧಾತ್ಮಾನಭೂತವಿಲಕ್ಷಣೇನ ಸಂಸಾರೇಣ ಬಂಧನೇನ ಚರಹಿತಃ ಸಾಧಿವಾನಾಕುಲತ್ವಲಕ್ಷಣಸರ್ವಪ್ರಕಾರೋಪಾದೇಯಭೂತಮೋಕ್ಷಸುಖಸಾಧಕತಾದುಪಾದೇಯ ಇತಿತಾತ್ತಯಾಧಿಃ ॥೪೮॥

### ಗಢ - ೪೬

**ಅನ್ನಯಾರ್ಥ :** - [ಜೋಜಯ] ಎಲ್ಲೆ ಯೋಗಿಯೇ ! [ಜಸು] ಯಾವನಿಗೆ [ಪರಮತ್ತೇ] ಪರಮಾರ್ಥದಿಂದ [ಬಂಧು ಣವಿ] ಬಂಧವಿಲ್ಲ ಮತ್ತು [ಸಂಸಾರು ಣ ವಿ] ಸಂಸಾರವು ಕೂಡ ಇಲ್ಲ [ಸೋ ಪರಮಪ್ರಾಲು] ಆ ಪರಮಾತ್ಮಾನನ್ನು [ತುಹುಂ] ನೀನು [ಮಣಿ ವಹಾರು ಮಿಲ್ಲಿವಿ] ಮನಸ್ಸಿನೊಳಗಿಂದ ವ್ಯವಹಾರವನ್ನು ಬಿಟ್ಟುಕೊಟ್ಟು [ಜಾಣಿ] ತಿಳಿದುಕೊಳ್ಳು.

**ಭಾವಾರ್ಥ :** - ಎಲ್ಲೆ ಯೋಗಿಯೇ ! ಯಾವನಿಗೆ ಪರಮಾರ್ಥದಿಂದ ಬಂಧಕೂಡ ಇಲ್ಲ ಹಾಗೂ ಸಂಸಾರವು ಕೂಡ ಇಲ್ಲ ಅವನಿಗೆ ಕೇವಲ ಒಂದು ಚಿದಾನಂದ ಸ್ವಭಾವವಿದೆ ಅಂಥ ಶುದ್ಧಾತ್ಮನಿಂದ ವಿಲಕ್ಷಣವಾದ ಹಾಗೂ ಪರಮಾಗಮ ಪ್ರಸಿದ್ಧವಾದ ದ್ರವ್ಯ, ಕ್ಷೇತ್ರ, ಕಾಲ, ಭವ ಮತ್ತು ಭಾವರೂಪವಾದ ಏದು ಪ್ರಕಾರದ ಸಂಸಾರವು ಅವನಿಗೆ ಇಲ್ಲ ಅದರಂತೆ ಈ ಪ್ರಕಾರದ ಸಂಸಾರಕ್ಕೆ ಕಾರಣರೂಪವಾದ ಪ್ರಕೃತಿ, ಸಿಫ್ಫಾಭಾಗ ಮತ್ತು ಪ್ರದೇಶದ ಭೇದದಿಂದ ಭಿನ್ನವಾದಂಥ ಕೇವಲಜ್ಞಾನ ಮೌದಲಾದ ಅನಂತ ಚರ್ಮಷ್ಟಯಗಳ ವ್ಯಕ್ತರೂಪವಾದ ಮೋಕ್ಷಪದಾರ್ಥದಿಂದ ವಿಪರೀತವಾದಂಥ ಬಂಧವು ಕೂಡ ಯಾವನಿಗೆ ಇಲ್ಲ ಆ ಪರಮಾತ್ಮಾನನ್ನು ಮನಸ್ಸಿನೊಳಗಿರುವ ವ್ಯವಹಾರವನ್ನೇಲ್ಲ ಬಿಟ್ಟುಕೊಟ್ಟು ತಿಳಿ ಎಂದರೆ ಏತರಾಗ ನಿವಿಕಲ್ಪಸಮಾಧಿಯಲ್ಲಿ ಸ್ಥಿರನಾಗಿ ಭಾವಿಸು.

ಶುದ್ಧ ಆತ್ಮನ ಅನುಭೂತಿಯಿಂದ ವಿಪರೀತವಾದಂಥ ಸಂಸಾರ ಮತ್ತು ಬಂಧದಿಂದ ಯಾವನು ರಹಿತನಿದ್ದಾನೇ ಅವನೇ, ಅನಾಕುಲತೆಯು ಲಕ್ಷಣವಿರುವಂಥ ಎಲ್ಲ ಪ್ರಕಾರದಿಂದ ಉಪಾದೇಯಭೂತವಾದ ಮೋಕ್ಷ ಸುಖದ

ಪರಮಾರ್ಥದಿಂದ ಎಲೆಯೋಗಿ ಬಂಧ ಮೇಣಂಸಾರವಿಲ್ಲದಾ ।  
 ಪರಮಾತ್ಮಾನನು ತಿಳಿದುಕೊ ನೀನು ಮನದವ್ಯವಹಾರವನು ತೋರೆದು ॥೪೬॥

ಅಥ ಯಸ್ಯ ಪರಮಾತ್ಮನೋ ಜ್ಞಾನಂ ವಲ್ಲೀವರ್ತೆ ಜೀಯಾಸ್ತಿತಾಭಾವೇನ ನಿವರ್ತೆತೇ ನ ಚ ಶಕ್ತಿಭಾವೇನೇತಿ  
ಕಫಯತೀ-

ಜೀಯಾಭಾವೇ ವಲ್ಲಿ ಜಿಮು ಧಕ್ಕು ಇ ಕಾಣು ವಲೇವಿ |  
ಮುಕ್ಕಹ ಜಸು ಪಯ ಬಿಂಬಿಯಲು ಪರಮ-ಸಹಾಲು ಭಣೇವಿ ||೪೮||

ಜೀಯಾಭಾವೇ ವಲ್ಲೀ ಯಥಾ ತಿಷ್ಟತಿ ಜ್ಞಾನಂ ವಲಿತ್ತಾ |  
ಮುಕ್ತಾನಾಂ ಯಸ್ಯ ಪದೇ ಬಿಂಬಿತಂ ಪರಮಸ್ವಭಾವಂ ಭಣೇತ್ತಾ ||೪೯||

ಜೀಯಾಭಾವೇ ವಲ್ಲಿ ಜಿಮು ಧಕ್ಕುಇ ಕಾಣು ವಲೇವಿ ಜೀಯಾಭಾವೇ ವಲ್ಲೀ ಯಥಾ ತಥಾ ಜ್ಞಾನಂ ತಿಷ್ಟತಿ  
ವ್ಯಾಪ್ತೇತಿ ಯಥಾ ಮಂಡಪಾದ್ಯಭಾವೇವಲ್ಲೀ ವ್ಯಾಪ್ತತ್ವ ತಿಷ್ಟತಿ ತಥಾ ಜೀಯಾವಲಂಬನಾಭಾವೇ ಜ್ಞಾನಂ ವ್ಯಾಪ್ತತ್ವ  
ತಿಷ್ಟತಿ ನ ಚ ಜ್ಞಾತೃತ್ವಕ್ಕಿಂತಾಗಿ ಯಸ್ಯ ಪರಮಾತ್ಮನೋ ಜ್ಞಾನಮ್ | ಮುಕ್ಕಹಂ ಮುಕ್ತಾತ್ಮನಾಂ ಜ್ಞಾನಮ್ |  
ಕಥಂಭಾತಮ್ | ಜಸು ಪಯ ಬಿಂಬಿಯಲು ಯಸ್ಯ ಭಗವತಃ | ಪದೇ ಪರಮಾತ್ಮಸ್ವರೂಪೇ ಬಿಂಬಿತಂ ಪ್ರತಿಫಲಿತಂ  
ತದಾಕಾರೇಣ ಪರಿಣತಮ್ | ಕಸ್ತಾತ್ | ಪರಮಸಹಾಲು ಭಣೇವಿ ಪರಮಸ್ವಭಾವ ಇತಿ ಭಣೇತ್ತಾ ಮತ್ತಾ  
ಜ್ಞಾತ್ವೈತ್ಯಾತ್ರಾತ್ | ಅತ್ಯ ಯಸ್ಯೇತ್ವಂಭಾತಂ ಜ್ಞಾನಂ ಸಿದ್ಧಸುಖಸೌರ್ಯಾದೇಯಸ್ಯಾವಿನಾಭಾತಂ ಸ ಏವ  
ಶುದ್ಧಾತ್ಮೋಪಾದೇಯ ಇತಿ ಭಾವಾಧಃ | ||೪೯||

ಸಾಧಕನಿರ್ವಹಿತರಿಂದ ಉಪಾದೇಯನಿದ್ವಾನಂಬುದು ಇಲ್ಲಿನ ತಾತ್ಪರ್ಯಾಧಃವಿದೆ,

ಯಾವ ಪ್ರಕಾರ ಬಳಿಯಂತೆ ಆ ಪರಮಾತ್ಮನ ಜ್ಞಾನವು (ಅನ್ಯ) ಜೀಯದ ಅಸ್ತಿತ್ವದ ಅಭಾವದಿಂದ  
ನಿಂತುಹೋಗುತ್ತದೆ, ಆದರೆ ಶಕ್ತಿಯ ಅಭಾವದಿಂದ ಇಲ್ಲವೆಂದು ಈಗ ಹೇಳುತ್ತಾರೆ,-

### ಗಾಢ - ೪೯

**ಅನ್ವಯಾಧಃ :-** [ಜಿಮು ವಲ್ಲಿ] ಯಾವ ಪ್ರಕಾರ ಬಳಿಯ ಮಂಟಪದ ಆಧಾರವು ದೊರಕದಿರುವುದ-  
ರಿಂದ ಮುಂದೆ ಹರಡುವುದು ನಿಂತುಹೋಗುತ್ತದೆ ಅದೇ ಪ್ರಕಾರ [ಮುಕ್ಕಹಂ ಕಾಣು] ಮುಕ್ತ ಆತ್ಮರೂಗಳ  
ಜ್ಞಾನವು [ಜೀಯಾಭಾವೇ] ಜೀಯದ ಅವಲಂಬನವು ದೊರಕದಿರುವುದರಿಂದ (ತಿಳಿದುಕೊಳ್ಳುವ ಶಕ್ತಿಯಿದ್ದರೂ  
ಕೂಡ) [ವಲೇವಿ ಧಕ್ಕು ಇ] ನಿಂತುಹೋಗುತ್ತದೆ, [ಜಸು ಪಯ] ಆ ಭಗವನ ಪರಮಾತ್ಮನ ಕೇವಲಜ್ಞಾನದಲ್ಲಿ  
[ಪರಮಸಹಾಲು] ಎಲ್ಲವನ್ನು ತಿಳಿದುಕೊಳ್ಳುವ ರೂಪದ ತನ್ನ ಉತ್ಸಂಪ್ರದಾಯದ ಸ್ವಭಾವವು [ಬಿಂಬಿಯಲು]  
ಪ್ರತಿಭಾಸಿತವಾಗುತ್ತದೆ ಎಂದರೆ ಸರ್ವಾಕಾರಜ್ಞಾನದ ಪರಿಣಿತಿಯಿದೆಯಂದು [ಭಣೇವಿ] ತಿಳಿದುಕೊಂಡು ಜ್ಞಾನದ  
ಆರಾಧನೆ ಮಾಡಿರಿ.

**ಭಾವಾಧಃ :-** ಯಾವ ಪ್ರಕಾರ ಬಳಿಯ ಮಂಟಪ ಮೊದಲಾದವುಗಳ ಅಭಾವದಲ್ಲಿ ಮುಂದೆ  
ಹರಡುವುದು ನಿಂತುಹೋಗುತ್ತದೆ ಅದೇ ಪ್ರಕಾರ ಮುಕ್ತ ಆತ್ಮರೂಗಳ ಜ್ಞಾನವು ಜೀಯದ ಅವಲಂಬನದ

ಜೀಯಾಭಾವದಿ ಮುಕ್ತಾತ್ರಜ್ಞಾನ ಲತೆಯಂತೆ ತಡೆಯುವುದು |  
ಸಾಯಿ ಸ್ವಭಾವ ಬಿಂಬಿತವಿದೆಯಂದು ಜ್ಞಾನಾರಾಧನೆ ಮಾಡಿ ||೪೯||

ಅಥ ಯಸ್ಯ ಕರ್ಮಾಣ ಯದ್ವಾಪಿ ಸುಖಿದುಃಖಾದಿಕಂ ಜನಯಂತಿ ತಥಾಪಿ ಸ ನ ಜನಿತೋ ನ ಹೃತ ಇತ್ಯಾಭಿಪ್ರಾಯಂ ಮನಸಿ ಧೃತ್ಯಾಸೂತ್ರಂ ಕಥಯತಿ-

ಕಮ್ಮಿಂ ಜಾಸು ಜಣಂತಹಿ ವಿ ಣೆಲು ಣೆಲು ಕೆಚ್ಚು ಸಯಾ ವಿ |  
ಕಿಂ ಪಿ ಣ ಜಣೆಯಲು ಹರಿಲು ಣವಿ ಸೋ ಪರಮಪ್ರಾಲು ಭಾವಿ ||೪೮||

ಕರ್ಮಭ್ರಿಃ ಯಸ್ಯ ಜನಯಧಿರಪಿ ನಿಜನಿಜಕಾರ್ಯಂ ಸದಾಪಿ |  
ಕಿಮಪಿ ನ ಜನಿತೋ ಹೃತಃ ನೈವ ತಂ ಪರಮಾತ್ಮಾನಂ ಭಾವಯ ||೪೯||

ಕರ್ಮಭ್ರಿಯಸ್ಯ ಜನಯಧಿರಪಿ | ಕಿಮ್ | ನಿಜನಿಜಕಾರ್ಯಂ ಸದಾಪಿ ತಥಾಪಿ ಕಿಮಪಿ ನ ಜನಿತೋ ಹೃತಶ್ಚ ನೈವ ತಂ ಪರಮಾತ್ಮಾನಂ ಭಾವಯತ | ಯದ್ವಾಪಿ ವ್ಯವಹಾರನಯೀನ ಶುದ್ಧಾತ್ಮಸ್ವರೂಪಪ್ರತಿಬಿಂಧಕಾನಿ ಕರ್ಮಾಣ ಸುಖಿದುಃಖಾದಿಕಂ ನಿಜನಿಜಕಾರ್ಯಂ ಜನಯಂತಿ ತಥಾಪಿ ಶುದ್ಧನಿಶ್ಚಯನಯೀನ ಅನಂತಜ್ಞಾನಾದಿ-ಸ್ವರೂಪಂ ನ ಹೃತಂ ನ ವಿನಾಶಿತಂ ನ ಚಾಭಿನವಂ ಜನಿತಮುತ್ಪಾದಿತಂ ಕಿಮಪಿ ಯಸ್ಯಾತ್ಮನಸ್ಯಂ ಪರಮಾತ್ಮಾನಂ ಏತರಾಗನಿರ್ವಿಕಲ್ಪಸಮಾಧಾ ಸ್ಥಿತಾಭಾವಯೀತ್ಯಾಧಃ | ಅತ್ಯ ಯದೇವ ಕರ್ಮಭ್ರಿನರ್ಹತಂ ನ ಚೋತ್ಪಾದಿತಂ ಚಿದಾನಂದ್ಯಕಸ್ವರೂಪಂ ತದೇವೋಪಾದೇಯಮಿತ ತಾತ್ಪರ್ಯಾಧಃ | ||೫೦||

ಅಭಾವದಲ್ಲಿ ನಿಂತುಹೋಗುತ್ತದೆ, ಅದರೆ ಅದು ಜ್ಞಾತ್ಮತತ್ತ್ವಕ್ತಿಯ ಅಭಾವದಿಂದ ಇಲ್ಲವೆಂಬ ಅಧ್ಯಾವಿದೆ. ಪರಮಸ್ವಭಾವವನ್ನು ತಿಳಿದುಕೊಂಡ ಕಾರಣದಿಂದಾಗಿ ಆ ಭಗವಂತನ ಪರಮಾತ್ಮ ಸ್ವರೂಪದಲ್ಲಿ ಜ್ಞಾನವು ಪ್ರತಿಬಿಂಬಿತವಾಗುತ್ತಲಿದೆ. ತದಾಕಾರದಿಂದ ಪರಿಣಾಮಿಸುತ್ತಲಿದೆ.

ಯಾವನ ಜ್ಞಾನವು ಉಪಾದೇಯಭೂತವಾದ ಸಿದ್ಧಸುಖದೊಡನೆ ಅವಿನಾಭಾವಿಯಿದ ಅದೇ ಶುದ್ಧ ಆತ್ಮನು ಉಪಾದೇಯನಿದ್ವಾನಂಬುದು ಇಲ್ಲಿನ ಭಾವಾಧಾವಿದೆ.

ಕರ್ಮಾಗಳು ಅವನಿಗೆ ಸುಖ-ದುಃಖಾದಿಗಳನ್ನು ಉತ್ಪನ್ನಮಾಡುತ್ತಿದ್ದರೂ ಕೂಡ ಆ ಪರಮಾತ್ಮನು ಅವಗಳಿಂದ ಉತ್ಪನ್ನ ಅಧವಾ ನಾಶವಾಗುವುದಿಲ್ಲವೆಂಬ ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟುಕೊಂಡು ಈಗ ಸೂತ್ರ ಹೇಳುತ್ತಾರೆ,-

### ಗಂತ್ರ - ೪೮

**ಅನ್ವಯಾಧಃ :-** [ಕಮ್ಮಿಂ] ಜ್ಞಾನಾವರಣಾದಿ ಕರ್ಮಾಗಳು [ಸಯಾ ವಿ] ಯಾವಾಗಲೂ [ಣೆಲು ಣೆಲು ಕೆಚ್ಚು ಜಣಂತಾಹಿಂ ವಿ] ತಮ್ಮ ತಮ್ಮ ಕಾರ್ಯಾಗಳನ್ನು ಉತ್ಪನ್ನಮಾಡುತ್ತಿದ್ದರೂ ಅವು [ಜಾಸು ಕಿಂ ಪಿ] ಅವನದೇನನ್ನೂ [ಣ ಜಣೆಯಲು ಣವಿ ಹರಿಲು] ಉತ್ಪನ್ನ ಮಾಡಿಸುವುದಿಲ್ಲ ಮತ್ತು ನಾಶಮಾಡಿಸುವುದಿಲ್ಲ [ಸೋ ಪರಮಪ್ರಾಲು ಭಾವಿ] ಆ ಪರಮಾತ್ಮನನ್ನು ನೀನು ಭಾವಿಸು.

**ಭಾವಾಧಃ :-** ವ್ಯವಹಾರನಯದಿಂದ ಶುದ್ಧಾತ್ಮಸ್ವರೂಪದ ಪ್ರತಿಬಿಂಧಕವಾದ ಕರ್ಮಾಗಳು ಸುಖ-ದುಃಖ ಮೊದಲಾದ ತಮ್ಮ ತಮ್ಮ ಕಾರ್ಯಾಗಳನ್ನು ಉತ್ಪನ್ನ ಮಾಡುತ್ತಿದ್ದರೂ ಕೂಡ ಶುದ್ಧ ನಿಶ್ಚಯನಯದಿಂದ ಆ ಆತ್ಮನ

ಕರ್ಮಾಗಳು ಸತತ ನಿಜ ನಿಜ ಕಾರ್ಯಾಗಳನುತ್ಪನ್ನ ಮಾಡಿದರುಸಹ |

ಕರ್ಮಾಗಳವನದೇನು ಜನಿಸದ-ಕೆಡಿಸದ ಪರಮಾತ್ಮನ ಭಾವಿಸು ||೫೧||

ಅಥ ಯಃ ಕರ್ಮನಿಬದ್ಧೋಽಪಿ ಕರ್ಮರೂಪೋ ನ ಭವತಿ ಕರ್ಮಾಪಿ ತದ್ರೂಪಂ ನ ಸಂಭವತಿ ತಂ  
ಪರಮಾತ್ಮನಂ ಭಾವಯೇತಿ ಕಥಯತಿ-

ಕರ್ಮು-ಣಿಬದ್ಧ ವಿ ಹೋಜಿ ಇವಿ ಜೋ ಪ್ರದು ಕರ್ಮು ಕಯಾ ವಿ ।

ಕರ್ಮು ವಿ ಜೋ ಇ ಕಯಾ ವಿ ಪ್ರದು ಸೋ ಪರಮಪ್ರಲು ಭಾವಿ ॥೪೮॥

ಕರ್ಮನಿಬದ್ಧೋಽಪಿ ಭವತಿ ನೇವ ಯಃ ಸ್ಫಟಂ ಕರ್ಮ ಕದಾಪಿ ।

ಕರ್ಮಾಪಿ ಯೋ ನ ಕದಾಪಿ ಸ್ಫಟಂ ತಂ ಪರಮಾತ್ಮನಂ ಭಾವಯ ॥೪೯॥

ಕರ್ಮುಣಿಬದ್ಧ ವಿ ಹೋಜಿ ಇವಿ ಜೋ ಪ್ರದು ಕರ್ಮು ಕಯಾ ವಿ ಕರ್ಮನಿಬದ್ಧೋಽಪಿ ಭವತಿ ನೇವ ಯಃ ಸ್ಫಟಂ ನಿಶ್ಚಯೋ । ಈಂ ನ ಭವತಿ । ಕರ್ಮ ಕದಾಚಿದಪಿ । ತಥಾಪಿ-ಯಃ ಕರ್ಮ ಶುದ್ಧಾತ್ಮೋಪಲಂಭಾಭಾವೇನೋ-ಪಾಚ್ಯತೇನ ಜ್ಞಾನಾವರಣಾದಿಶಿಭಾಶುಕರ್ಮಕಾ ವ್ಯವಹಾರೇಣ ಬದ್ಧೋಽಪಿ ಶುದ್ಧನಿಜ್ಞಯೀನ ಕರ್ಮರೂಪೋ ನ ಭವತಿ । ಕೇವಲಜ್ಞಾನಾದ್ವನಂತಗುಣಸ್ವರೂಪಂ ತ್ಯಕ್ತಾ ಕರ್ಮರೂಪೇಣ ನ ಪರಿಣಮತೀತ್ಯಫಳಃ ಪುನಃಜ್ಞ ಈಂ ವಿಶಿಷ್ಟಃ । ಕರ್ಮು ವಿ ಜೋ ಇ ಕಯಾ ವಿ ಪ್ರದು ಕರ್ಮಾಪಿ ಯೋ ನ ಕದಾಪಿ ಸ್ಫಟಂ ನಿಶ್ಚಯೋ । ತದ್ವಾಜ್ಞಾನಾವರಣಾದಿದ್ವಯಭಾವರೂಪಂ ಕರ್ಮಾಪಿ ಕತ್ವಾಭೂತಂ ಯಃ ಪರಮಾತ್ಮಾ ನ ಭವತಿ ಸ್ವಕ್ಷೇಯಕರ್ಮಪುದ್ಧಲಸ್ವರೂಪಂ ವಿಹಾಯ ಪರಮಾತ್ಮರೂಪೇಣ ನ ಪರಿಣಮತೀತ್ಯಫಳಃ । ಸೋ ಪರಮಪ್ರಲು ಭಾವಿ ತಮೇವಂಲಕ್ಷಣಂ ಪರಮಾತ್ಮನಂ ಭಾವಯ । ದೇಹರಾಗಾದಿಪರಿಣಾತ್ಮಿರೂಪಂ ಬಹಿರಾತ್ಮನಂ ಮುಕ್ತಾಜ್ಞ

ಅನಂತಜ್ಞಾನಾದಿ ಸ್ವರೂಪವು ಸ್ವಲ್ಪ ಕೂಡ ವಿನಾಶವಾಗುವುದಿಲ್ಲ ಮತ್ತು ಉತ್ಪನ್ನವಾಗುವುದಿಲ್ಲ ಆ ಪರಮಾತ್ಮನನ್ನು ವಿಎತರಾಗನಿರ್ವಿಕಲ್ಪ ಸಮಾಧಿಯಲ್ಲಿ ಸ್ಥಿರವಿದ್ದುಕೊಂಡು ಭಾವಿಸಂಬ ಅಥವಿದೆ.

ಯಾವನ ಒಂದು ಚಿದಾನಂದ ಸ್ವರೂಪವು ಕರ್ಮಗಳಿಂದ ನಾಶವಾಗುವುದಿಲ್ಲ ಅದರಂತೆ ಉತ್ಪನ್ನವಾಗುವುದಿಲ್ಲ ಅವನೇ ಉಪಾದೇಯನಿದ್ವಾನೆಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ಕರ್ಮಗಳಿಂದ ಕಟ್ಟಲಟ್ಟಿದರೂ ಕೂಡ ಯಾವನು ಕರ್ಮರೂಪನಾಗುವುದಿಲ್ಲ ಮತ್ತು ಕರ್ಮಗಳು ಕೂಡ ಅವನ ರೂಪವಾಗುವುದಿಲ್ಲ ಆ ಪರಮಾತ್ಮನನ್ನು ಭಾವಿಸಂದು ಈಗ ಹೇಳುತ್ತಾರೆ,-

### ಗಾಥೆ - ೪೯

**ಅನ್ನಯಾರ್ಥ :** - [ಜೋ] ಅವನು [ಕರ್ಮುಣಿಬದ್ಧ ವಿ] ಕರ್ಮಗಳಿಂದ ಒಂದಿಸಲ್ಪಟ್ಟಿದ್ದರೂ ಕೂಡ [ಪ್ರದು] ನಿಶ್ಚಯದಿಂದ [ಕಯಾ ವಿ] ಎಂದೂ [ಕರ್ಮು ಇವಿ ಹೋ ಇ] ಕರ್ಮರೂಪನಾಗುವುದಿಲ್ಲ, ಮತ್ತು [ಕರ್ಮು ವಿ] ಕರ್ಮವು ಕೂಡ [ಪ್ರದು] ನಿಶ್ಚಯದಿಂದ [ಕಯಾ ವಿ] ಎಂದೂ [ಜೋ ಇ] ಅವನ ರೂಪ ಎಂದರೆ ಆತ್ಮರೂಪವಾಗುವುದಿಲ್ಲ [ಸೋ ಪರಮಪ್ರಲು ಭಾವಿ] ಆ ಪರಮಾತ್ಮನನ್ನು ನೀನು ಭಾವಿಸು.

**ಭಾವಾರ್ಥ :** - ಅವನು ಕರ್ಮಗಳಿಂದ ಬದ್ಧನಾಗಿದ್ದರೂ ಕೂಡ ನಿಶ್ಚಯದಿಂದ ಎಂದೂ ಕರ್ಮರೂಪನಾಗುವುದಿಲ್ಲ, ಅವನು ಶುದ್ಧಾತ್ಮನ ಪ್ರಾಪ್ತಿಯ ಅಭಾವದಿಂದ ಉಪಾಚಿತವಾದ ಜ್ಞಾನಾವರಣ

ಕರ್ಮನಿಬದ್ಧವಿರೆ ನಿಶ್ಚಯದ ಅವಸೆಂದು ಕರ್ಮರೂಪಾಗನು ।

ಕರ್ಮವೆಂದು ನಿಶ್ಚಯದ ಆ ರೂಪಾಗದ ಪರಮಾತ್ಮನ ಭಾವಿಸು ॥೪೯॥

ಶುದ್ಧಾತ್ಮಪರಿಣತಿಭಾವನಾರೂಪೇಂದ್ರಂತರಾತ್ಮನಿ ಸಿತ್ತಾ ಸರ್ವಪ್ರಕಾರೋಪಾದೇಯಭೂತಂ ವಿಶುದ್ಧಜ್ಞಾನದರ್ಶನ-  
ಸ್ವಭಾವಂ ಪರಮಾತ್ಮಾನಂ ಭಾವಯೀತಿ ಭಾವಾರ್ಥಃ ॥೪೯॥ ಏವಂ ತ್ರಿವಿಧಾತ್ಮಪ್ರತಿಪಾದಕಪ್ರಥಮಮಹಾಧಿಕಾರ-  
ಮಧ್ಯೇ ಯಥಾ ನಿರ್ಮಲೋ ಜ್ಞಾನಮಯೋ ವ್ಯಕ್ತಿರೂಪಃ ಶುದ್ಧಾತ್ಮಾ ಸಿದ್ಧಾ ತಿಷ್ಠತಿ, ತಥಾಭೂತಃ ಶುದ್ಧನಿಶ್ಚಯೇನ  
ಶಕ್ತಿರೂಪೇಣ ದೇಹೇಂಪಿ ತಿಷ್ಠತಿಯಾ ನಮುಖ್ಯತ್ವೇನ ಚತುರ್ವಿಂಶತಿಸೂತ್ರಾಣಿಗತಾನಿ ॥

ಅತ ಉಧ್ವರಂ ಸ್ವದೇಹಪ್ರಮಾಣವ್ಯಾಖ್ಯಾನಮುಖ್ಯತ್ವೇನ ಷಟ್ಕೊಸೂತ್ರಾಣಿ ಕಥಯಂತಿ । ತದ್ವಧಾ-

ಕ ವಿ ಭಣಂತಿ ಜಿಲು ಸವ್ವಗಲು ಜಿಲು ಜಡು ಕೇ ವಿ ಭಣಂತಿ ।

ಕ ವಿ ಭಣಂತಿ ಜಿಲು ದೇಹ-ಸಮು ಸುಣ್ಣ ವಿ ಕೇ ವಿ ಭಣಂತಿ ॥೫೦॥

ಕೇಂಪಿ ಭಣಂತಿ ಜೀವಂ ಸರ್ವಗತಂ ಜೀವಂ ಜಡಂ ಕೇಂಪಿ ಭಣಂತಿ ।

ಕೇಂಪಿ ಭಣಂತಿ ಜೀವಂ ದೇಹಸಮಂ ಶೌನ್ಯಮಪಿ ಕೇಂಪಿ ಭಣಂತಿ ॥೫೦॥

ಮೋದಲಾದ ಶುಭಾಶುಭಕರ್ಮಾಗಳ ಮೂಲಕ ವ್ಯವಹಾರದಿಂದ ಬದ್ಧನಾಗಿದ್ದರೂ ಕೂಡ ಶುದ್ಧನಿಶ್ಚಯ ನಯದಿಂದ  
ಕರ್ಮರೂಪನಾಗುವುದಿಲ್ಲ ಎಂದರೆ ಕೇವಲಜ್ಞಾನ ಮೋದಲಾದ ಅನಂತ ಸುಖಸರೂಪವನ್ನು ಬಿಟ್ಟುಕೊಟ್ಟು  
ಕರ್ಮರೂಪದಿಂದ ಪರಿಣಮಿಸುವುದಿಲ್ಲ ಮತ್ತು ಕರ್ಮವು ಕೂಡ ನಿಶ್ಚಯದಿಂದ ಅವನ ರೂಪವಾಗುವುದಿಲ್ಲ  
ಎಂದರೆ ಜ್ಞಾನಾವರಣ ಮೋದಲಾದ ದ್ವಿವ್ಯಾಖ್ಯಾನಾವಾಗಿ ಪರಮಾತ್ಮೆ  
ರೂಪವಾಗುವುದಿಲ್ಲ ಎಂದರೆ ತಮ್ಮ ಕರ್ಮಪ್ರದಲ ಸ್ವರೂಪವನ್ನು ಬಿಟ್ಟುಕೊಟ್ಟು ಆತ್ಮರೂಪದಿಂದ ಪರಿಣಮಿಸುವುದಿಲ್ಲ,  
ಅಂಥ ಆ ಪರಮಾತ್ಮನನ್ನು ನೀನು ಭಾವಿಸು.

ದೇಹ-ರಾಗಾದಿಗಳ ಪರಿಣತಿರೂಪವಾದ ಬಹಿರಾತ್ಮತೆಯನ್ನು ಬಿಟ್ಟುಕೊಟ್ಟು, ಶುದ್ಧಾತ್ಮ ಪರಿಣತಿಯ  
ಭಾವನಾರೂಪನಾದ ಅಂತರಾತ್ಮನಲ್ಲಿ ಸ್ವಿರನಾಗಿ ಎಲ್ಲ ಪ್ರಕಾರದಿಂದ ಉಪಾದೇಯಭೂತವಾದ ವಿಶುದ್ಧಜ್ಞಾನ  
ಮತ್ತು ವಿಶುದ್ಧದರ್ಶನವು ಸ್ವಭಾವವಿರುವಂಥ ಪರಮಾತ್ಮನನ್ನು ನೀನು ಭಾವಿಸೆಂಬುದು ಭಾವಾರ್ಥವಿದೆ.

ಹೀಗೆ ಮೂರು ಪ್ರಕಾರದ ಆತ್ಮನ ಪ್ರತಿಪಾದನೆ ಮಾಡುವ ಮೋದಲನೆಯ ಮಹಾಧಿಕಾರದಲ್ಲಿ ಯಾವ  
ಪ್ರಕಾರ ನಿರ್ಮಲಜ್ಞಾನಮಯನಾದ ಶುದ್ಧ ಆತ್ಮನು ವ್ಯಕ್ತರೂಪದಿಂದ ಸಿದ್ಧದಲ್ಲಿ ವಿರಾಜಮಾನನಿದ್ವಾನೆ ಅದೇ  
ಪ್ರಕಾರ ಶುದ್ಧ ಆತ್ಮನು ಶುದ್ಧನಿಶ್ಚಯನಯದಿಂದ ಶಕ್ತಿರೂಪದಿಂದ ದೇಹದಲ್ಲಿ ಕೂಡ ವಿರಾಜಮಾನನಿದ್ವಾನೆಂಬ  
ವ್ಯಾಖ್ಯಾನದ ಮುಖ್ಯತೆಯಿಂದ ಇವು ಶುದ್ಧಲ್ಲಿ ಸೂತ್ರಗಳು ಸಮಾಪ್ತವಾದವು.

ಅದರ ನಂತರ ಆತ್ಮನು ತನ್ನ ದೇಹಪ್ರಮಾಣನಿದ್ವಾನೆಂಬ ಕಥನದ ಮುಖ್ಯತೆಯಿಂದ ಆರು ಸೂತ್ರಗಳನ್ನು  
ಹೇಳುತ್ತಾರೆ, ಅವು ಹೀಗಿವೆ,-

### ಗಾಢೆ - ೫೦

**ಅನ್ನಯಾರ್ಥ :** [ಕಿ ವಿ] ಕೆಲವು ಸ್ವೇಚ್ಛಾಯಾಗಿ ಕರು, ವೇದಾಂತಿಗಳು ಮತ್ತು ಮೀಮಾಂಸಕರು [ಜಿಲು]  
ಜೀವವನ್ನು [ಸವ್ವಗಲು] ಸರ್ವವ್ಯಾಪಕವೆಂದು [ಭಣಂತಿ] ಹೇಳುತ್ತಾರೆ ಮತ್ತು [ಕೇ ವಿ] ಕೆಲ ಸಾಂಖ್ಯರು [ಜಿಲು]

ಕೆಲರು ಜೀವಸರ್ವಗತನೆಂದರೆ ಕೆಲರು ಜೀವ ಜಡನೆನ್ನುವರು ।

ಕೆಲರು ಜೀವದೇಹಸಮವೆಂದರೆ ಕೆಲರು ಜೀವ ಶೌನ್ಯನೆಂಬರು ॥೫೦॥

ಕೇಂದರಿಯ ಭಣಂತಿ ಜೀವಂ ಸರ್ವಗತಂ, ಜೀವಂ ಕೇಂದರಿಯ ಜಡಂ ಭಣಂತಿ, ಕೇಂದರಿಯ ಭಣಂತಿ ಜೀವಂ ದೇಹಸಮಂ, ಶೂನ್ಯಮಪಿ ಕೇಂದರಿಯ ವದಂತಿ | ತಥಾಹಿ-ಕೇಂದರಿಯ ಸಾಂಖ್ಯನ್ಯೆಯಾಲುಕೆಮೀಮಾಂಸಕಾಃ ಸರ್ವಗತಂ ಜೀವಂ ವಂದತಿ | ಸಾಂಖ್ಯಾಃ ಪ್ರಸಂಜದಮಪಿ ಕಥಯಂತಿ | ಜ್ಯೇಂದ್ರಾಃ ಪ್ರಸಂಜದೇಹಪ್ರಮಾಣಂ ವದಂತಿ | ಬೌದ್ಧಾಶ್ಚ ಶಾಂತಿಂ ವದಂತಿತೇತಿ | ಏವಂ ಪ್ರಶ್ನಾ ಉತ್ತಮಷಯಂ ಕೃತಮಿತಿ ಭಾವಾಧಾರಃ ||ಇಂ||

ಅಥ ಪ್ರಶ್ನಾ ಮಾಣಂತರಿಯವಿಭಾಗೇನ ಪ್ರಶ್ನಾ ಉತ್ತಮಷಯಂ ಕೃತಮಿತಿ ಭಾವಾಧಾರಃ

**ಅಪ್ರಾಣಿಂಜೋಜಿಯ ಸಪ್ತ-ಗಳು ಅಪ್ರಾಣಿ ಜಡು ವಿ ವಿಯಾಣಿ |**

**ಅಪ್ರಾಣಿ ದೇಹ-ಪರಮಾಣಿ ಮುಣಿ ಅಪ್ರಾಣಿ ಸುಣಿ ವಿಯಾಣಿ ||ಇಂ||**

**ಅತ್ಯಾಂಯೋಗಿನಾ ಸರ್ವಗತಃ ಅತ್ಯಾಂ ಜಡೋಂದರಿ ವಿಜಾನೀಂ |**

**ಅತ್ಯಾಂ ದೇಹಪ್ರಮಾಣಂ ಮನ್ಯಸ್ಯ ಅತ್ಯಾಂ ಶಾಂತಿಂ ವಿಜಾನೀಂ ||ಇಂ||**

ಅತ್ಯಾಂ ಹೇ ಯೋಗಿನಾ ಸರ್ವಗತೋಂದರಿ ಭವತಿ, ಅತ್ಯಾಂ ಜಡಮಪಿ ವಿಜಾನೀಂ, ಅತ್ಯಾಂ ದೇಹಪ್ರಮಾಣಂ ಮನ್ಯಸ್ಯ, ಅತ್ಯಾಂ ಶಾಂತಿಂ ಮಪಿ ಜಾನೀಂ | ತದ್ವಾಧಾ | ಹೇ ಪ್ರಭಾಕರಭಟ್ಟಪ್ರಶ್ನಾ ಮಾಣಿಪಷ್ಟಿತನಯ-ವಿಭಾಗೇನ ಪರಮಾತ್ಮಾ ಸರ್ವಗತೋಂ ಭವತಿ, ಜಡೋಂದರಿ ಭವತಿ, ದೇಹಪ್ರಮಾಣೋಂದರಿ ಭವತಿ, ಶಾಂತೋಂದರಿ ಭವತಿ ನಾಪಿ ದೋಷ ಇತಿ ಭಾವಾಧಾರಃ ||ಇಂ||

ಜೀವವನ್ನು [ಜಡು] ಜಡವೆಂದು ಹೇಳುತ್ತಾರೆ, [ಈ ವಿ] ಕೆಲ ಜ್ಯೇಂದ್ರರು [ಜಡಿಲು] ಜೀವವನ್ನು [ದೇಹಸಮು] ದೇಹಪ್ರಮಾಣವೆಂದು [ಭಣಂತಿ] ಹೇಳುತ್ತಾರೆ ಮತ್ತು [ಕೇ ವಿ] ಕೆಲ ಬೌದ್ಧರು [ಸುಣಿ ವಿ] ಜೀವವನ್ನು ಶಾಂತಿಂ ಚಾಡ [ಭಣಂತಿ] ಹೇಳುತ್ತಾರೆ.

**ಭಾವಾಧಾರಃ :- ಅತ್ಯಾಂ ಹೇಗಿದ್ದಾನೆಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಶಿಷ್ಯನು ಈ ಪ್ರಕಾರದ ನಾಲ್ಕು ಪ್ರಶ್ನೆಗಳನ್ನು ಉಪಸ್ಥಿತ ಮಾಡಿದ್ದಾನೆ.**

**ಈಗ ಮುಂದೆ ಹೇಳಲಾಗುವ ನಯವಿಭಾಗದಿಂದ ನಾಲ್ಕು ಪ್ರಶ್ನೆಗಳನ್ನು ಸ್ವಿಕಾರ ಮಾಡಿ ಸಮಾಧಾನ ಮಾಡುತ್ತಾರೆ,.....**

### ಗಂಥ - ೫೧

**ಅನ್ವಯಾಧಾರಃ :- [ಜೋಜಿಯ] ಎಲ್ಲೆ ಯೋಗಿಯೇ ! [ಅಪ್ರಾಣಿ ಸಪ್ತ-ಗಳು] ಅತ್ಯಾಂ ಸರ್ವಗತ ಕಾಡ ಇದಾನೆ [ಅಪ್ರಾಣಿ ಜಡು ವಿ] ಅತ್ಯಾಂ ಜಡ ಕಾಡ ಇದಾನೆಂದು ನೀನು [ವಿಯಾಣಿ] ತಿಳಿದುಕೊಳ್ಳು, [ಅಪ್ರಾಣಿ - ದೇಹ-ಪರಮಾಣಿ] ಅತ್ಯಾಂ ದೇಹಪ್ರಮಾಣ ಕಾಡ ಇದಾನೆಂದು [ಮುಣಿ] ನೀನು ತಿಳಿದುಕೊಳ್ಳು ಮತ್ತು [ಅಪ್ರಾಣಿ ಸುಣಿ ವಿಯಾಣಿ] ಅತ್ಯಾಂ ಶಾಂತಿ ಕಾಡ ಇದಾನೆಂದು ತಿಳಿದುಕೊಳ್ಳು. (ನಯವಿಭಾಗದಿಂದ ಹೀಗೆ ಮನಿಸುವಲ್ಲಿ ಯಾವ ದೋಷವಿಲ್ಲ.)**

**ಭಾವಾಧಾರಃ :- ಎಲ್ಲೆ ಪ್ರಭಾಕರಭಟ್ಟನೇ ! ಮುಂದೆ ಹೇಳಲಾಗುತ್ತಿರುವ ವಿವಕ್ಷಿತವಾದ ನಯವಿಭಾಗದ ಅವೇಕ್ಷೆಯಿಂದ ಪರಮಾತ್ಮನು ಸರ್ವಗತನು ಕಾಡ ಇದಾನೆ, ಜಡನು ಕಾಡ ಇದಾನೆ, ದೇಹ ಪ್ರಮಾಣನು ಕಾಡ**

**ಅತ್ಯಾಂ ಸರ್ವಗತನಿಹನೆಲೆಯೋಗಿ ಅತ್ಯಾಂ ಜಡಸಹನಿಹನೆಂದರಿ |**

**ಅತ್ಯಾಂ ದೇಹಸಮನೆಂದರಿ ಅತ್ಯಾಂ ಶಾಂತಿ ಸಹನೆಂದರಿ ||ಇಂ||**

ಅಥ ಕರ್ಮರಹಿತಾತ್ಮಕೇವಲಜ್ಞಾನೇನ ಲೋಕಲೋಕಂ ಜಾನಾತಿ ತೇನ ಕಾರಣೇನ ಸರ್ವಗತೋ ಭವತಿತಿ  
ಪ್ರತಿಪಾದಯತಿ-

**ಅಪ್ನಾ ಕರ್ಮ-ವಿವಚಿಜ್ಞಯಲು ಕೇವಲ-ಷಾಣೀ ಜೀಣ ।**

**ಲೋಯಾಲೋಲು ವಿ ಮುಣಿಜ ಜಿಯ ಸರ್ವಗು ವೃಜ್ಜಿ ಇ ತೇಣ ॥ಝೀ॥**

**ಆತ್ಮ ಕರ್ಮ-ವಿವಚಿತಃ ಕೇವಲಜ್ಞಾನೇನ ಯೀನ ।**

**ಲೋಕಾಲೋಕಮಾಪಿ ಮನುತೇ ಜೀವ ಸರ್ವಗಃ ಉಚ್ಯತೇ ತೇನ ॥ಝೀ॥**

ಆತ್ಮ ಕರ್ಮ-ವಿವಚಿತಃ ಸನ್ ಕೇವಲಜ್ಞಾನೇನ ಕರಣಭಾತೇನ ಯೀನ ಕಾರಣೇನ ಲೋಕಲೋಕಂ  
ಮನುತೇ ಜಾನಾತಿ ಹೇ ಜೀವ ಸರ್ವಗತ ಉಚ್ಯತೇ ತೇನ ಕಾರಣೇನ । ತಥಾಹಿ-ಅಯಮಾತ್ಮ ವ್ಯವಹಾರೇಣ  
ಕೇವಲಜ್ಞಾನೇನ ಲೋಕಾಲೋಕಂ ಜಾನಾತಿ, ದೇಹಮಧ್ಯೇ ಸಿಫೋಡಪಿ ನಿಶ್ಚಯನಯೀನ ಸಾಂತಾನಂ ಜಾನಾತಿ, ತೇನ  
ಕಾರಣೇನ ವ್ಯವಹಾರನಯೀನ ಜ್ಞಾನಾಪೇಕ್ಷಯಾ ರೂಪವಿಷಯೀ ದೃಷ್ಟಿವತ್ಸರ್ವಗತೋ ಭವತಿ ನ ಚ  
ಪ್ರದೇಶಾಪೇಕ್ಷಯೀತಿ । ಕಶ್ಚಿದಾಹ । ಯದಿ ವ್ಯವಹಾರೇಣ ಲೋಕಾಲೋಕಂ ಜಾನಾತಿ ತಹಿರ ವ್ಯವಹಾರನಯೀನ  
ಸರ್ವಜ್ಞತ್ವಂ, ನ ಚ ನಿಶ್ಚಯನಯೀನೇತಿ । ಪರಿಹಾರಮಾಹ-ಯಥಾ ಸ್ವಕೀಯಮಾತ್ಮಾನಂ ತನ್ಯಯತ್ವೇನ ಜಾನಾತಿ  
ತಥಾ ಪರದ್ವಯಂ ತನ್ಯಯತ್ವೇನ ನ ಜಾನಾತಿ ತೇನ ಕಾರಣೇನ ವ್ಯವಹಾರೋ ಭಣ್ಯತೇ ನ ಚ ಪರಿಜ್ಞಾನಾಭಾವಾತ್ ।

ಇದ್ದಾನೆ ಮತ್ತು ಶಾಸ್ಯನು ಕೂಡ ಇದ್ದಾನೆ, ನಯವಿಭಾಗದ ಅನುಸಾರವಾಗಿ ಹೀಗೆ ಮನ್ಯಸುವಲ್ಲಿ ಯಾವ  
ದೋಷವಿಲ್ಲ.

ಕರ್ಮರಹಿತನಾದ ಆತ್ಮನು ಕೇವಲಜ್ಞಾನದಿಂದ ಲೋಕಾಲೋಕವನ್ನು ತಿಳಿಯುವುದರಿಂದ ‘ಸರ್ವಗತ’  
ನಿದ್ಾನೆಂದು ಈಗ ಪ್ರತಿಪಾದನೆ ಮಾಡುತ್ತಾರೆ,-

### ಗಾಢ - ೫೨

**ಅನ್ಯಯಾಧರ :- [ಜಿಯ]** ಎಲ್ಲೆ ಜೀವನೇ ! [ಅಪ್ನಾ ಕರ್ಮ-ವಿವಚಿಜ್ಞಯಲು] ಆತ್ಮನು ಕರ್ಮದಿಂದ  
ರಹಿತನಾಗುತ್ತ [ಜೀಣ] ಯಾವ ಕಾರಣ [ಕೇವಲಷಾಣೀ] ಕೇವಲಜ್ಞಾನದಿಂದ [ಲೋಯಾಲೋಲು ವಿ]  
ಲೋಕಾಲೋಕವನ್ನು [ಮುಣಿಜ] ತಿಳಿಯುತ್ತಾನೆ [ತೇಣ] ಆ ಕಾರಣ [ಸರ್ವಗು ವೃಜ್ಜಿಜಿ] ಅವನನ್ನು  
‘ಸರ್ವಗತ’ನೆಂದು ಹೇಳಲಾಗುತ್ತದೆ.

**ಭಾವಾಧರ :-** ವ್ಯವಹಾರನಯದಿಂದ ಈ ಆತ್ಮನು ಕೇವಲಜ್ಞಾನದಿಂದ ಲೋಕಾಲೋಕವನ್ನು  
ತಿಳಿಯುತ್ತಾನೆ, ದೇಹದಲ್ಲಿದ್ದರೂ ಕೂಡ ನಿಶ್ಚಯ ನಯದಿಂದ ತನ್ನ ಆತ್ಮನನ್ನು ತಿಳಿಯುತ್ತಾನೆ ಆ ಕಾರಣ ನೇತ್ರವರ್ತ  
(ಹೀಗೆ ವ್ಯವಹಾರ ನಯದಿಂದ ರೂಪದ ವಿಷಯವನ್ನು ನೋಡುವುದರಿಂದ ಕಣ್ಣಗಳು ‘ಪದಾರ್ಥಗತವಿವೆ.  
ಆದರೆ ಅವು ಪದಾರ್ಥದಲ್ಲಿ ಪ್ರವೇಶಿಸುವುದಿಲ್ಲ ಹಾಗೆ) ವ್ಯವಹಾರನಯದಿಂದ ಜ್ಞಾನ-ಅಪೇಕ್ಷೆಯಿಂದ ಆತ್ಮನು  
‘ಸರ್ವಗತ’ ನಿದ್ಾನೆ, ಆದರೆ ಪ್ರದೇಶದ ಅಪೇಕ್ಷೆಯಿಂದ ಇಲ್ಲ.

**ಪ್ರಶ್ನೆ :-** ಆತ್ಮನು ವ್ಯವಹಾರನಯದಿಂದ ಲೋಕಾಲೋಕವನ್ನು ತಿಳಿಯುತ್ತಿದ್ದರೆ ವ್ಯವಹಾರನಯದಿಂದ  
ಸರ್ವಜ್ಞತೆಯು ನಿರ್ಣಾಯಿವಾಯಿತು, ಆದರೆ ನಿಶ್ಚಯನಯದಿಂದ ಇಲ್ಲ ?

**ಎಲೆ ಜೀವ ಆತ್ಮ ಕರ್ಮದಿ ರಹಿತನಾಗಿ ಕೇವಲಜ್ಞಾನದಿಂದ ।**

**ಆ ಲೋಕಾಲೋಕವನು ತಿಳಿವುದರಿಂದ ಸರ್ವಗತನೆನುವರು ॥ಝೀ॥**

ಯದಿ ಪುನರ್ವಿಶ್ವಯೇನ ಸ್ವದ್ವಾಪ್ತಸ್ಯಯೋ ಭೂತ್ವಾಪರದ್ವಾಂ ಜಾನಾತಿ ತಹಿಂ ಪರಕೀಯ ಸುಖದುಃಖರಾಗ-  
ದ್ವೇಷಪರಿಜ್ಞಾನೇ ಸುಖೀ ದುಃখೀ ರಾಗೀ ದ್ವೇಷೀ ಚ ಸ್ವಾದಿತಿ ಮಹದೂಷಣಂ ಪ್ರಾಪ್ತೋತೀತಿ । ಅತ್ಯ ಯೇನೈವ  
ಜ್ಞಾನೇನ ವ್ಯಾಪಕೋ ಭಜ್ಯತೇ ತದೇವೋಪಾದೇಯಸ್ಯಾ ನಂತಸುಖಸ್ಯಾ ಭಿನ್ನತ್ವಾದುಪಾದೇಯಮಿತ್ಯಭಿಪ್ರಾಯಃ  
॥೫೨॥

ಅಥ ಯೇನ ಕಾರಣೇನ ನಿಜಚೋಧಂ ಲಬ್ಧಾಪ್ತನ ಇಂದಿಯಜ್ಞಾನಂ ನಾಸ್ತಿ ತೇನ ಕಾರಣೇನ ಜಡೋ  
ಭವತೀತ್ಯಭಿಪ್ರಾಯಂ ಮನಸಿಧ್ವತ್ವಾಸೂತ್ರ ಮಿದಂ ಕಥಯತಿ-

**ಜೇ ನೆಯ-ಬೋಹ-ಪರಿಟ್ಯಿಯಹ ಜೇವಹ ತುಟ್ಟ ಇ ಶಾಣು ।**

**ಇಂದಿಯ-ಜಣೆಯಲು ಜೋಜಿಯಾ ತಿಂ ಜಿಲು ಜಡು ವಿ ವಿಯಾಣು ॥೫೩॥**

ಯೇನ ನಿಜಚೋಧಪ್ರತಿಷ್ಠಿತಾನಾಂ ಜೇವಾನಾಂ ತ್ರಣ್ಯತಿ ಜ್ಞಾನಮ್ ।

**ಇಂದಿಯಜನಿತಂ ಯೋಗಿನ್ ತೇನ ಜೇವಂ ಜಡಮಪಿ ವಿಜಾನೀಹಿ ॥೫೩॥**

ಯೇನ ಕಾರಣೇನ ನಿಜಚೋಧಪ್ರತಿಷ್ಠಿತಾನಾಂ ಜೇವಾನಾಂ ತ್ರಣ್ಯತಿ ವಿನಶ್ಯತಿ । ಕಿಂ ಕತ್ಯಾ । ಜ್ಞಾನಮ್ ।  
ಕಥಂಭೂತಮ್ । ಇಂದಿಯಜನಿತಂ ಹೇ ಯೋಗಿನ್ ತೇನ ಕಾರಣೇನ ಜೇವಂ ಜಡಮಪಿ ವಿಜಾನೀಹಿ । ತದ್ವಥಾ ।

**ಉತ್ತರ :-** ಯಾವ ಪ್ರಕಾರ ಆತ್ಮನು ತಸ್ಯಯನಾಗಿ ತಸ್ಯ ಆತ್ಮನನ್ನ ತಿಳಿದುಕೊಳ್ಳತ್ವಾನೆ ಅದೇ ಪ್ರಕಾರ  
ಪರದ್ವಾಪಲ್ಲಿ ತಸ್ಯಯನಾಗಿ ಅವನ್ನ ತಿಳಿಯವುದಿಲ್ಲ, ಅದರಿಂದ ವ್ಯವಹಾರವೆಂದು ಹೇಳಲಾಗುತ್ತದೆ. ಆದರೆ  
ಜ್ಞಾನದ ಅಭಾವದಿಂದ ಇಲ್ಲ. (ಆದರೆ ಸರ್ವಜ್ಞತೆಯ ಅಭಾವವಿರುವುದರಿಂದ ವ್ಯವಹಾರವೆಂದು ಹೇಳಲಾಗಿದೆ  
ಯೆಂಬುದಾಗಿಲ್ಲ.)

ಮತ್ತು ಆತ್ಮನು ನಿಶ್ಚಯನಯದಿಂದ ಸ್ವದ್ವಾಪ್ತದ ಹಾಗೆ ಪ್ರರದ್ವಾಪಲ್ಲಿ ತಸ್ಯಯನಾಗಿ ಅವನ್ನ ತಿಳಿದುಕೊಂಡರೆ  
ಇತರರ ಸುಖ-ದುಃখ, ರಾಗ-ದ್ವೇಷಗಳು ತಿಳಿದು ಬಂದು ಸ್ವಯಂ ಸುಖ-ದುಃಖ, ರಾಗಿ-ದ್ವೇಷಿಯಾಗುವಂಥ  
ಮಹಾದೋಪವು ಬರುವುದು.

ಯಾವ ಜ್ಞಾನದಿಂದ ವ್ಯಾಪಕವೆಂದು ಹೇಳಲಾಗಿದೆ ಆ ಜ್ಞಾನವೇ ಉಪಾದೇಯಭೂತವಾದ  
ಅನಂತಸುಖದಿಂದ ಅಭಿನ್ನವಿರುವುದರಿಂದ ಉಪಾದೇಯವಿದೆಯಂಬುದು ಇಲ್ಲಿನ ಅಭಿಪ್ರಾಯವಿದೆ.

ಯಾವ ಕಾರಣದಿಂದ ನಿಜಚೋಧ ಪಡೆದ ಆತ್ಮರೂಗಳಿಗೆ ಇಂದಿಯಜ್ಞಾನವಿರುವುದಿಲ್ಲ ಆ ಕಾರಣದಿಂದ  
ಆತ್ಮನು ‘ಜಡ’ನಿದ್ವಾನೆಂಬ ಅಭಿಪ್ರಾಯವನ್ನ ಮನಸ್ಸಿನಲ್ಲಿಟ್ಟಕೊಂಡು ಶಂಗ ಸೂತ್ರ ಹೇಳುತ್ತಾರೆ,-

### ಗಾಢ - ೫೩

**ಅನ್ನಯಾಥಾ :- [ಜೇ] ಯಾವ ಕಾರಣದಿಂದ (ಯಾವ ಅಪೇಕ್ಷೆಯಿಂದ) [ನೆಯ-ಬೋಹ-ಪರಿಟ್ಯಿ-  
ಯಹಂ] ತಮ್ಮ ಜ್ಞಾನದಲ್ಲಿ ಸ್ಥಿರರಾದ [ಜೇವಹಂ] ಜೇವರುಗಳ [ಇಂದಿಯ-ಜಣೆಯಲು ಶಾಣು] ಇಂದಿಯ**

**ನಿಜಚೋಧಸ್ಥಿತ ಜೇವಹ ಇಂದಿಯಜ್ಞಾನ ನಾಶವಾಗುವುದು ।**

**ಆ ಜೇವವದರಿಂದ ಜಡವೆಂದು ಶಾಡ ತಿಳಿ ಎಲೆ ಯೋಗಿ ನೀನು ॥೫೩॥**

ಭದ್ರಸ್ಥಾನಾಂ ಏತರಾಗನಿವಿಕಲ್ಪಸಮಾಧಿಕಾಲೇ ಸ್ವಸಂವೇದನಜ್ಞಾನೇ ಸತ್ಯಪೀಂದ್ರಿಯಜನಿತಂ ಜ್ಞಾನಂ ನಾಸ್ತಿ ,  
ಕೇವಲಜ್ಞಾನಿನಾಂ ಪುನಃ ಸರ್ವದ್ವೈವ ನಾಸ್ತಿ ತೇನ ಕಾರಣೇನ ಜಡತ್ವಮಿತಿ । ಅತ್ಯ ಇಂದ್ರಿಯ ಜ್ಞಾನಂ ಹೇಯ-  
ಮತೀಂದ್ರಿಯ ಜ್ಞಾನಮುಪಾದೇಯಮಿತಿ ಭಾವಾರ್ಥ ॥೫೩॥

ಅಥ ಶರೀರನಾಮಕಮ್ರಾಕಾರಣರಹಿತಾ ಜೀವೋ ನ ವರ್ಧಾತೇ ನ ಚ ಹೀಯತೇ ತೇನ ಕಾರಣೇನ  
ಮುಕ್ತಶ್ಚರಮಶರೀರಪ್ರಮಾಣೋ ಭವತಿತಿ ನಿರೂಪಯತ್ತಿ-

**ಕಾರಣ-ವಿರಹಿಲು ಸುದ್ಧಾ-ಜಿಲು ವಡ್ಡ ಇ ಖಿರಳ ಇ ಜೇಣ ।**

**ಚರಮ-ಸರೀರ-ಪರಮಾಣು ಜಿಲು ಜಿಣವರ ಬೋಲ್ಲಿಹಿ ತೇಣ ॥೫೪॥**

**ಕಾರಣವಿರಹಿತಃ ಶುದ್ಧ ಜೀವಃ ವರ್ಧಾತೇ ಕ್ಷರತಿ ನ ಯೇನ ।**

**ಚರಮಶರೀರಪ್ರಮಾಣಂ ಜೀವಂ ಜಿನವರಾಃ ಬುವಂತಿ ತೇನ ॥೫೪॥**

ಕಾರಣವಿರಹಿತಃ ಶುದ್ಧ ಜೀವೋ ವರ್ಧಾತೇ ಕ್ಷರತಿ ಹೀಯತೇ ನ ಯೇನ ಕಾರಣೇನ ಚರಮಶರೀರಪ್ರಮಾಣಂ  
ಮುಕ್ತಜೀವಂ ಜಿನವರಾ ಭಣಂತಿ ತೇನ ಕಾರಣೇನೇತಿ । ತಥಾಹಿ-ಯದ್ವಪಿ ಸಂಸಾರಾವಸ್ಥಾಯಾಂ ಹಾನಿವೃದ್ಧಿ-  
ಕಾರಣಭೂತಶರೀರನಾಮಕಮ್ರಾಕಾರಿತ್ವಾಯತೇ ವರ್ಧಾತೇ ಚ ತಥಾಪಿ ಮುಕ್ತಾವಸ್ಥಾಯಾಂ ಹಾನಿವೃದ್ಧಿಕಾರಣ-  
ಭಾವಾದ್ವರ್ಧಾತೇ ಹೀಯತೇ ಚ ನೈವ, ಚರಮಶರೀರಪ್ರಮಾಣ ಏವ ತಿಷ್ಠತೀತ್ಯಧರಃ । ಕೃಧಾಹ-ಮುಕ್ತಾವಸ್ಥಾಯಾಂ  
ಪ್ರದೀಪವದಾವರಣಾಭಾವೇ ಸತಿ ಲೋಕಪ್ರಮಾಣವಿಸ್ತಾರೇಣ ಭಾವ್ಯಮಿತಿ । ತತ್ತ ಪರಿಹಾರಮಾಹ-ಪ್ರದೀಪಸ್ಯ

ಜನ್ಯವಾದ ಜ್ಞಾನವು [ತುಟ್ಟಿಇ] ನಾಶಹೊಂದುತ್ತದೆ. [ತಿಂ] ಆ ಕಾರಣದಿಂದ ಆ ಅಪೇಕ್ಷೆಯಿಂದ [ಚೋಜಯಾ]  
ಎಲ್ಲೆ ಯೋಗಿಯೇ ! ನೀನು [ಜಿಲು] ಜೀವವನ್ನು [ಜಡು ಏ] ‘ಜಡ’ವೆಂದು ಕೂಡ [ವಿಯಾಣಿ]  
ತಿಳಿದುಕೊಳ್ಳು.

**ಭಾವಾರ್ಥ :**- ಭದ್ರಸ್ಥಜೀವರುಗಳಿಗೆ ಏತರಾಗ ನಿವಿಕಲ್ಪಸಮಾಧಿಯ ಕಾಲದಲ್ಲಿ ಸ್ವಸಂವೇದನಜ್ಞಾನವು  
ಇದ್ದರೂ ಕೂಡ ಇಂದ್ರಿಯ ಜನ್ಯವಾದ ಜ್ಞಾನವು ಇರುವುದಿಲ್ಲ, ಮತ್ತು ಕೇವಲಜ್ಞಾನಿಗಳಿಗೆ ಇಂದ್ರಿಯಜನ್ಯವಾದ  
ಜ್ಞಾನವು ಯಾವ ಸಮಯದಲ್ಲೂ ಇರುವುದಿಲ್ಲ, ಆ ಕಾರಣದಿಂದ ಜೀವನು ‘ಜಡ’ನಿದ್ದಾನೆ.

ಇಂದ್ರಿಯಜ್ಞಾನವು ಹೇಯವಿದೆ ಮತ್ತು ಅತೀಂದ್ರಿಯ ಜ್ಞಾನವು ಉಪಾದೇಯವಿದೆಯಂಬುದು ಇಲ್ಲಿನ  
ಭಾವಾರ್ಥವಿದೆ.

ಹಾನಿವೃದ್ಧಿಯ ಕಾರಣರೂಪವಾದ ಶರೀರನಾಮಕಮ್ರಾಕಾರ ಕಾರಣದಿಂದ ರಹಿತನಾದ ಜೀವನು  
ನ್ಯಾನಾಧಿಕನಾಗದಿರುವುದರಿಂದ ಮುಕ್ತ ಜೀವನು ‘ಚರಮಶರೀರಪ್ರಮಾಣನಿದ್ದಾನೆ’ಂದು ಈಗ ಹೇಳುತ್ತಾರೆ.

### ಗಾಥೆ - ೫೪

**ಅನ್ಯಯಾರ್ಥ :**- [ಕಾರಣ-ವಿರಹಿಲು] (ಹಾನಿ-ವೃದ್ಧಿಯ ಕಾರಣರೂಪವಾದ ಶರೀರನಾಮಕಮ್ರಾಕಾರ)  
ಕಾರಣದಿಂದ ರಹಿತನಾದ [ಸುದ್ಧಾ ಜಿಲು] ಶುದ್ಧ ಜೀವನು [ಜೇಣ] ಯಾವ ಕಾರಣದಿಂದ [ವಡ್ಡ ಇ ಖಿರಳ ಇ ಜೇಣ]  
ಇಂದ್ರಿಯಜ್ಞಾನವು ಹೇಳಿದೆ ಮತ್ತು ಅತೀಂದ್ರಿಯ ಜ್ಞಾನವು ಉಪಾದೇಯವಿದೆಯಂಬುದು ಇಲ್ಲಿನ  
[ಚರಮ-ಸರೀರ-ಪರಮಾಣು] ‘ಚರಮಶರೀರಪ್ರಮಾಣ’ವೆಂದು [ಬೋಲ್ಲಿಹಿಂ] ಹೇಳಿದ್ದಾರೆ.

**ಕಾರಣವಿರಹಿತಶುದ್ಧ ಜೀವ ವೃದ್ಧಿ-ಹಾನಿಮಾಡದುದರಿಂದ ।**

**ಚರಮಶರೀರಪ್ರಮಾಣಜೀವವೆಂದು ಜಿನವರರು ಹೇಳಿಹರು ॥೫೪॥**

ಯೋಽಸೌಪ್ರಕಾಶವಿಸ್ತಾರಃ ಸ್ವಭಾವಜ ಏವ ನತ್ವಪರಜನಿತಃ ಪಶ್ಚಾದ್ಬಾಜನಾದಿನಾ ಸಾದ್ಯಾ ಪರಣೇನಪ್ರಚಾಳಿತಸ್ತೇನ ಕಾರಣೇನ ತಸ್ಯಾವರಣಾಭಾವೇತಪಿ ಪ್ರಕಾಶವಿಸ್ತಾರೋ ಘಟತೇ ಏವ | ಜೀವಸ್ಯ ಪುನರನಾದಿಕರ್ಮಪ್ರಚಾಳಿತತ್ವಾತ್ಮಾಪರ್ವಂ ಸ್ವಭಾವೇನ ವಿಸ್ತಾರೋ ನಾಸ್ತಿ | ಕಿಂರೂಪಸಂಹಾರವಿಸ್ತಾರೋ | ಶರೀರನಾಮಕರ್ಮಜನಿತೌ | ತೇನ ಕಾರಣೇನ ಶುಷ್ಪಮೃತಿಕಾಭಾಜನವರ್ತೋ ಕಾರಣಾಭಾವಾದುಪಸಂಹಾರವಿಸ್ತಾರೋ ನ ಭವತಃ | ಚರಮಶರೀರಪ್ರಮಾಣೇನ ತಿಷ್ಣತೀತಿ | ಅತ್ಯ ಯ ಏವ ಮುಕ್ತಿ ಶುದ್ಧಬುದ್ಧಸ್ವಭಾವಃ ಪರಮಾತ್ಮಾ ತಿಷ್ಣತ್ವೋರಾಗಾದಿರಹಿತಾಲೇ ಸ್ವಶುದ್ಧತ್ವೋಪಾದೇಯ ಇತಿ ಭಾವಾಧರಃ ||ಜಳ||

ಅಥಾಷ್ಟಕರ್ಮಾಷ್ಟಾದಶದೋಷರಹಿತತ್ವಾಪ್ರಕ್ಷಯಾ ಶಾಸ್ಯೋ ಭವತೀತಿ ನ ಚ ಕೇವಲಜ್ಞಾನಾದಿಗುಣಾಪ್ರಕ್ಷಯಾ ಚೀತಿ ದರ್ಶಯತಿ-

ಅಂತ್ಯ ವಿ ಕಮ್ಮೆ ಇ ಬಹುವಿಹಜ್ಜ ಇವಣಿವ ದೋಸ ವಿ ಜೀಣ |

ಸುದ್ಧಹ ಏಕ್ಷು ವಿ ಅತ್ಯಿ ಇವಿ ಸುಣ್ಣ ವಿ ಪುಚ್ಚಜ್ಜ ತೇಣ ||ಜಳ||

**ಭಾವಾಧರಃ :-** ಆದಾಗ್ಯಾ ಸಂಸಾರಾವಸ್ಥೆಯಲ್ಲಿ ಜೀವನು ಹಾನಿವ್ಯಾದಿಯಕಾರಣದೂಪವಾದ ಶರೀರನಾಮಕರ್ಮಸಹಿತನಿರುಪುದರಿಂದ ಕುಂದುತ್ವಾನೆ ಮತ್ತು ಹೆಚ್ಚುತ್ವಾನೆ, ಆದರೆ ಮುಕ್ತಾವಸ್ಥೆಯಲ್ಲಿ ಹಾನಿ-ವ್ಯಾದಿಯ ಕಾರಣದ ಅಭಾವವಾಗುಪುದರಿಂದ ಕುಂದುಪುದಿಲ್ಲ-ಹೆಚ್ಚುಪುದಿಲ್ಲ ಎಂದರೆ ಚರಮಶರೀರಪ್ರಮಾಣವಾಗಿಯೇ ಉಳಿಯುತ್ತಾನೆ.

**ಪ್ರಶ್ನೆ :-** ಯಾವ ಪ್ರಕಾರ ಆವರಣದ ಅಭಾವವಾದನಂತರ ದೀವಿಗೆಯ ಪ್ರಕಾಶದ ವಿಸ್ತಾರವಾಗುತ್ತದೆ ಅದೇ ಪ್ರಕಾರ ಮುಕ್ತಾವಸ್ಥೆಯಲ್ಲಿ ಆವರಣದ ಅಭಾವವಾದ ಮೇಲೆ ಜೀವದ ಪ್ರದೇಶಗಳ ವಿಸ್ತಾರವು ಲೋಕಪ್ರಮಾಣವಾಗಬೇಕಾಗುವುದಿಲ್ಲವೇ ?

**ಉತ್ತರ :-** ಆ ದೀವಿಗೆಯ ಪ್ರಕಾಶದ ವಿಸ್ತಾರವು ಅದು ಸ್ವಭಾವಜನ್ಯವಿದೆ, ಆದರೆ ಪರಜನ್ಯವಿಲ್ಲ, ಪಾತ್ರಮೊದಲಾದಪುಗಳ ಸಾದಾ ಆವರಣದಿಂದ ಅದರ ಪ್ರಕಾಶ ವಿಸ್ತಾರವನ್ನು ಆಳಾದಿತಗೊಳಿಸಲಾಗುತ್ತದೆ, ಆದುದರಿಂದ ಅದರ ಆವರಣದ ಅಭಾವವಾದೊಡನೆ ಪ್ರಕಾಶ ವಿಸ್ತಾರವು ಸಂಭವಿಸುತ್ತದೆ, ಆದರೆ ಜೀವನು ಅನಾದಿಕಾಲದಿಂದ ಕರ್ಮದಿಂದ ಬದ್ಧನಾಗಿರುಪುದರಿಂದ ಅವನಿಗೆ ಮೊದಲಿನಿಂದ ಸ್ವಭಾವಿಕವಾದ ವಿಸ್ತಾರವಿಲ್ಲ.

ಸಂಕೋಚ ವಿಸ್ತಾರವು ಅದು ಶರೀರನಾಮಕರ್ಮಜನ್ಯದ ಕಾರಣದಿಂದಿದೆ. ಯಾವ ಪ್ರಕಾರ ಮಣಿನ ಪಾತ್ರಯು ನೀರಿನಿಂದ ಒದ್ದೆಯಾಗಿರುತ್ತದೆ ಅದುವರೆಗೆ ನೀರಿನ ಸಂಬಂಧದಿಂದ ಅದರಲ್ಲಿ ಹಾನಿವ್ಯಾದಿಗಳು ಆಗುತ್ತವೆ, ಆದರೆ ನೀರಿನ ಅಭಾವವಾಗುಪುದರಿಂದ ಎಂದರೆ ಸುಟ್ಟಮಣಿನ ಪಾತ್ರಯಲ್ಲಿ ಹಾನಿ-ವ್ಯಾದಿಗಳಾಗುವುದಿಲ್ಲ, ಅದೇ ಪ್ರಕಾರ ಕರ್ಮದ ಅಭಾವವಾದೊಡನೆ ಜೀವದ ಪ್ರದೇಶಗಳ ಸಂಕೋಚ-ವಿಸ್ತಾರಗಳು ಆಗುವುದಿಲ್ಲ, ಜೀವದ ಪ್ರದೇಶಗಳು ‘ಚರಮಶರೀರಪ್ರಮಾಣ’ವಾಗಿಯೇ ಉಳಿಯುತ್ತವೆ.

ಒಂದು ಶುದ್ಧ, ಬುದ್ಧ ಸ್ವಭಾವವಿರುವಂಥ ಪರಮಾತ್ಮನು ಹೇಗೆ ಮೋಕ್ಷದಲ್ಲಿ ವಿರಾಜಿಸುತ್ತಿದ್ದಾನೆ ಅವನ ಹಾಗೆಯೇ ರಾಗಾದಿಗಳಿಂದ ರಹಿತನಾದ ನಿಜಶುದ್ಧತ್ವನೇ ಉಪಾದೇಯನಿದ್ದಾನೆಂಬುದು ಇಲ್ಲಿನ ಭಾವಾಧರಃವಿದೆ.

ಅಶೇಷ ಕರ್ಮ ಭೇದದಲ್ಲಿ ಪದಿಸೆಂಟು ದೋಷದಲ್ಲಿಂದುದೋಷ ಸಹ |

ಆ ಶುದ್ಧತ್ವನಿಗಿಲ್ಲದರಿಂದ ಶಾಸ್ಯನೆಂದು ಸಹ ಹೇಳುವರು ||ಜಳ||

ಅಷ್ಟಾವಪಿಕಮಾಣಿ ಬಹುವಿಧಾನಿ ನವನವ ದೋಷಾ ಅಪಿಯೇನ ।  
ಶುದ್ಧಾನಾಂ ಏಕೋಽಪಿ ಅಸ್ತಿ ಸ್ವೇವ ಶಾಸ್ಯೋಽಪಿ ಉಚ್ಚತೇ ತೇನ ॥ಋಂ॥

ಅಷ್ಟಾವಪಿ ಕಮಾಣಿ ಬಹುವಿಧಾನಿ ನವನವ ದೋಷಾ ಅಪಿಯೇನ ಕಾರಣೇನ ಶುದ್ಧಾತ್ಮನಾಂ ತನ್ನಧೈ ಚೈಕೋಽಪಿಸ್ತಿ ಸ್ವೇವ ಶಾಸ್ಯೋಽಪಿ ಭಣ್ಯತೇ ತೇನ ಕಾರಣೇನೆವೇತಿ । ತದ್ವಧಾ । ಶುದ್ಧನಿಶ್ಚಯನಯೇನ ಜ್ಞಾನಾವರಣಾಧ್ಯಷ್ಟಪ್ರವೃತ್ತಕಮಾಣಿ ಕ್ಷುಧಾದಿದೋಷಕಾರಣಭೂತಾನಿ ಕ್ಷುಧಾತ್ಪಾದೀರೂಪಾಷ್ಟದಶದೋಷಾಲಪಿ ಕಾರ್ಯಭೂತಾಃ, ಅಪಿಶಬ್ದಾತ್ಮಾಜ್ಞಿತನ್ಯಾಚೋಧಾದಿಶುಧಾಪೇಣ ಶುದ್ಧಜೀವತ್ತೇ ಸತ್ಯಪಿ ದಶಪ್ರಾಣರೂಪಮಂತುಧಜೀವತ್ತಂ ಚ ನಾಸ್ತಿ ತೇನ ಕಾರಣೇನ ಸಂಸಾರಿಣಾಂ ನಿಶ್ಚಯನಯೇನ ಶಕ್ತಿರೂಪೇಣ ರಾಗಾದಿವಿಭಾವಶೊನ್ಯಂ ಚ ಭವತಿ । ಮುಕ್ತಾತ್ಮನಾಂ ತು ವ್ಯಕ್ತಿರೂಪೇಣಾಪಿ ನ ಭಾತ್ಮಾನಂತಳಾನಾದಿಗುಣಶೊನ್ಯಂ ತಪ್ತಮೇಕಾಂತೇನ ಬೆಂದಾಧಿಮತಪದಿತಿ । ತಥಾ ಚೋಕ್ತಂ ಪಂಚಾಸ್ತಿಕಾಯೇ-‘ಜೇಸಿಂ ಜೀವಸಹಾವೋ ಣಿತ್ತಿ ಅಭಾವೋ ಯ ಸಪ್ತಹಾತ್ಮಸ್ವಾತ್ಮಾದಿವಿಭಾವಶೊನ್ಯಂ ಭಿಣ್ಣಿ ದೇಹಾ ಸಿದ್ಧಾವಚಿಗೋಯರಮದೀಡಾ ॥’ ಅತ್ಯ ಯ ಏವ ಮಿಥ್ಯಾತ್ಪರಾಗಾದಿಭಾವೇನ ಶೊನ್ಯಂ ಶಿಂದಾನಂದೈ ಕ್ಷುಧಾವೇನ ಭರಿತಾವಸ್ಥಃ ಪ್ರತಿಪಾದಿತಃ ಪರಮಾತ್ಮಾ ಸ ಏವೋಪಾದೇಯ ಇತಿ ತಾತ್ಪರ್ಯಾಧರಃ ॥ಋಂ॥ ಏವಂ ತ್ರಿವಿಧಾತ್ಮಪ್ರತಿಪಾದಕಪ್ರಥಮಮಹಾಧಿಕಾರಮಧೈ ಯ ಏವ ಜ್ಞಾನಾಪೇಕ್ಷಯಾ ವ್ಯವಹಾರನಯೇನ ಯೋಕಾಯೋಕವ್ಯಾಪಕೋಭಣತಿಸ ಏವ ಪರಮಾತ್ಮಾ ನಿಶ್ಚಯನಯೇನಾಸಂವ್ಯಾತಪ್ರದೇಶೋಽಪಿ ಸ್ವದೇಹಮಧೈ ತಪ್ತಿತೀತಿ ವ್ಯಾಖ್ಯಾನಮುಖ್ಯತ್ವೇನ ಸೂತ್ರಪಟ್ಟಂ ಗತಮ್ ॥ಋಂ॥

ಅತ್ಯನು ಎಂಟು ಕರ್ಮ ಮತ್ತು ಹದಿನೆಂಟು ದೋಷಗಳಿಂದ ರಹಿತನಾಗುವ ಅಪೇಕ್ಷೆಯಿಂದ ‘ಶೊನ್ಯ’ ನಿದ್ವಾನೆ, ಆದರೆ ಕೇವಲಜ್ಞಾನಾದಿಗುಣಗಳ ಅಪೇಕ್ಷೆಯಿಂದ ಶೊನ್ಯನಿಲ್ಲವೆಂದು ಈಗ ದರ್ಶಿಸುತ್ತಾರೆ,-

### ಗಾಢ - ೫೫

**ಅನ್ವಯಾರ್ಥ :** - [ಜೇಣ] ಯಾವ ಕಾರಣದಿಂದ [ಅಟ್ಟಿ ಏ ಬಹುವಿಹಣಂ ಕಮ್ಮಿ ಇಂ] ಅನೇಕ ಭೇದವುಳ್ಳ ಎಂಟು ಕರ್ಮಗಳು [ಣವಣಿವ ದೋಸ] ಮತ್ತು ಹದಿನೆಂಟು ದೋಷಗಳೊಳಗಿಂದ [ಏಕ್ಷು ಏ] ಒಂದು ದೋಷವು ಕೂಡ ಮತ್ತು ಅಶುದ್ಧಜೀವತತ್ವವು [ಸುದ್ಧಹಂ] ಶುದ್ಧ ಅತ್ಯನಿಗೆ [ಣವಿ ಅತ್ತಿ] ಇಲ್ಲ [ತೇಣ] ಆ ಕಾರಣದಿಂದ [ಸುಣ್ಣಿ ಏ] ಅವನನ್ನು ‘ಶೊನ್ಯ’ನೆಂದು ಕೂಡ [ವುಚ್ಚೆ ಇ] ಹೇಳಲಾಗುತ್ತದೆ.

**ಭಾವಾರ್ಥ :** - ಶುದ್ಧನಿಶ್ಚಯನಯಿದಿಂದ ಕ್ಷಿಂಧ ಮೊದಲಾದ ದೋಷಗಳಿಗೆ ಕಾರಣಭೂತವಾದ ಜ್ಞಾನಾವರಣಾದಿ ಎಂಟು ದ್ವಾರ್ಪಾತ್ಮಕರ್ಮಗಳು ಮತ್ತು ಕಾರ್ಯಭೂತವಾದ ಕ್ಷಿಂಧ-ತ್ಯಷ್ಟಿ ಮೊದಲಾದ ಹದಿನೆಂಟು ದೋಷಗಳಿಲ್ಲ, ‘ಅಪಿ’ ಶಬ್ದದಿಂದ ಸತ್ತಾ, ಜ್ಞಿತನ್ಯಾ, ಚೋಧ ಮೊದಲಾದ ಶುದ್ಧಪ್ರಾಣರೂಪದಿಂದ ಶುದ್ಧಜೀವತತ್ವವಿದ್ಯರೂ ಕೂಡ ಹತ್ತು ಪ್ರಾಣರೂಪದ ಅಶುದ್ಧಜೀವತತ್ವವಿಲ್ಲ, ಆ ಕಾರಣವಾಗಿ ಸಂಸಾರೀ ಜೀವಗಳು ನಿಶ್ಚಯನಯಿದಿಂದ ಶಕ್ತಿರೂಪದಿಂದ ರಾಗಾದಿ ವಿಭಾವಗಳಿಂದ ಶೊನ್ಯ ಕೂಡ ಇವೆ ಮತ್ತು ಮುಕ್ತ ಆತ್ಮರೂಗಳಿಗೆ ರಾಗಾದಿ-ವಿಭಾವಗಳಿಂದ ಸ್ವಪ್ನವಾಗಿ ಶೊನ್ಯತಪ್ತವಿದೆ, ಆದರೆ ಬೆಂದಾಧಿಗಳ ಮನ್ವಣಿಯಂತೆ ಅತ್ಯನಿಗೆ ಅನಂತ ಜ್ಞಾನಾದಿಗುಣಗಳಿಂದ ಏಕಾಂತ ಶೊನ್ಯತಪ್ತವಿಲ್ಲ. ಪಂಚಾಸ್ತಿಕಾಯದ ಇಂ ನೇ ಗಾಢೆಯಲ್ಲಿ ಹೇಳುತ್ತಾರೆ- ‘ಯಾರಿಗೆ ಜೀವಸ್ವಭಾವವಿಲ್ಲ ಎಂದರೆ ಪ್ರಾಣಧಾರಣರೂಪದ ಜೀವತತ್ವವಿಲ್ಲ ಮತ್ತು ಅದರದು ಸರ್ವಧಾ ಅಭಾವ ಕೂಡ ಇಲ್ಲ ಅವರು ದೇಹರಹಿತ ವಚನಗೋಚರಾತೀತರಾದ ಸಿದ್ಧಿ ಭಗವಂತರುಗಳು ಇದ್ದಾರೆ.

ತದನಂತರಂ ದೃವ್ಯಗುಣಪರ್ಯಾಯನಿರೂಪಣಮುಖ್ಯತ್ವೀನ ಸೂತ್ರತ್ರಯಂ ಕಥಯತಿ । ತದ್ವಧಾ  
ಅಪ್ಪಾ ಜಣೆಯಲು ಕೇಣ ಇ ವಿ ಅಪ್ಪೇ ಜಣೆಲು ಇ ಕೋಳಿ ।  
ದವ್ವಾ-ಸಹಾವೇ ಣಿಚ್ಚು ಮುಣಿ ಪಚ್ಚಲು ವಿಣಿಸಕೆ ಹೋಳಿ ॥೫೬॥  
ಆತ್ಮಾ ಜನಿತಃ ಕೇನ ನಾಪಿ ಆತ್ಮನಾ ಜನಿತಂ ನ ಕಿಮಪಿ ।  
ದೃವ್ಯಸ್ಥಭಾವೇನ ನಿತ್ಯಂ ಮನ್ಯಸ್ಪ ಪರ್ಯಾಯಃ ವಿನಶ್ಯತಿ ಭವತಿ ॥೫೭॥

ಆತ್ಮಾನ ಜನಿತಃ ಕೇನಾಪಿ ಆತ್ಮನಾ ಕರ್ತೃಭೂತೇನ ಜನಿತಂ ನ ಕಿಮಪಿ, ದೃವ್ಯಸ್ಥಭಾವೇನ ನಿತ್ಯ ಮಾತ್ಮಾನಂ ಮನ್ಯಸ್ಪಜಾನಿಷಿ । ಪರ್ಯಾಯ ವಿನಶ್ಯತಿ ಭವತಿ ಚೀತಿ । ತಥಾಹಿ ಸಂಸಾರಿಜೀವಃ ಶುದ್ಧಾತ್ಮಸಂವಿತ್ಯಭಾವೇನೋ-  
ಪಾಚಿತೇನ ಕರ್ಮಕಾ ಯದ್ವಪಿ ವ್ಯವಹಾರೇಣ ಜನ್ಯತೇ ಸ್ವಯಂ ಚ ಶುದ್ಧಾತ್ಮಸಂವಿತ್ಯಚ್ಚಿತಃ ಸನ್ ಕರ್ಮಾಣಿ  
ಜನಯತಿ ತಥಾಪಿ ಶುದ್ಧನಿಶ್ಚಯನಯೀನ ಶಕ್ತಿರೂಪೇಣ ಕರ್ಮಕರ್ತೃಭೂತೇನ ನರನಾರಕಾದಿಪರ್ಯಾಯೀಣ ನ  
ಜನ್ಯತೇ ಸ್ವಯಂ ಚ ಕರ್ಮನೋಕರ್ಮಾದಿಕಂ ನ ಜನಯತಿತಿ । ಆತ್ಮಾ ಪ್ರಾನನ್ ಕೇವಲಂ ಶುದ್ಧನಿಶ್ಚಯನಯೀನ  
ವ್ಯವಹಾರೇಣಾಪಿ ನ ಚ ಜನ್ಯತೇ ನ ಚ ಜನಯತಿ ತೇನ ಕಾರಣೇನ ದೃವ್ಯಾಧಿಕನಯೀನ ನಿತ್ಯೋ ಭವತಿ,

ಮಿಥಾತ್ಪ ರಾಗ ಮೊದಲಾದ ಭಾವಗಳಿಂದ ಶೊನ್ಯ, ಒಂದು ಚಿದಾನಂದರೂಪದ ಸ್ಥಭಾವದಿಂದ  
ಪರಿಪೂರ್ಣನಾದ ಯಾವ ಪರಮಾತ್ಮನನ್ನ ಹೇಳಲಾಗಿದೆ ಅವನು ಉಪಾದೇಯನಿದ್ವಾನೆಂಬುದು ಇಲ್ಲಿನ  
ತಾತ್ಪರ್ಯಾರ್ಥವಿದೆ.

ಹೀಗೆ ಮೂರು ಪ್ರಕಾರದ ಆತ್ಮನ ಪ್ರತಿಪಾದಕವಾದ ಮೊದಲನೆಯ ಮಹಾಧಿಕಾರದಲ್ಲಿ ಯಾವ  
ಪರಮಾತ್ಮನು ವ್ಯವಹಾರ ನಯದಿಂದ ಜ್ಞಾನದ ಅಪೇಕ್ಷೆಯಿಂದ ಲೋಕಲೋಕವ್ಯಾಪಕನೆಂದು ಹೇಳಲಾಗಿದೆ  
ಅದೇ ಪರಮಾತ್ಮನು ನಿಶ್ಚಯ ನಯದಿಂದ ಅಸಂಖ್ಯ ಪ್ರದೇಶಿಯಾಗಿದ್ದರೂ ಶಾಡ ತನ್ನ ದೇಹದಲ್ಲಿರುತ್ತಾನೆಂಬ  
ವ್ಯಾಖ್ಯಾನದ ಮುಖ್ಯತೆಯಿಂದ ಆರು ಸೂತ್ರಗಳು ಸಮಾಪ್ತವಾದವು.

ಈಗ ದೃವ್ಯ-ಗುಣ-ಪರ್ಯಾಯದ ಕಥನದ ಮುಖ್ಯತೆಯಿಂದ ಮೂರು ಸೂತ್ರಗಳನ್ನ ಹೇಳುತ್ತಾರೆ ಅವು  
ಹೀಗಿವೆ-

### ಗಾಂ - ಜಿ

**ಅನ್ನಯಾಧ್ರ :** - [ಅಪ್ಪಾ] ಆತ್ಮನು [ಕೇಣ ವಿ] ಯಾವುದರಿಂದಲೂ [ಇ ಜಣೆಯಲು]  
ಉತ್ಪನ್ನನಾಗುವದಿಲ್ಲ ಮತ್ತು [ಅಪ್ಪೇಂ] ಆತ್ಮನಿಂದ [ಕೋಳಿ ಇ ಜಣೆಲು] ಯಾವುದೂ ಉತ್ಪನ್ನವಾಗಿಲ್ಲ;  
[ದವ್ವಾ-ಸಹಾವೇಂ] ದೃವ್ಯ ಸ್ಥಭಾವದಿಂದ ಆತ್ಮನನ್ನ [ಣಿಚ್ಚು ಮುಣಿ] ನಿತ್ಯನೆಂದು ತಿಳಿ, ಮತ್ತು [ಪಚ್ಚಲು  
ವಿಣಿಸಕೆ ಹೋಳಿ] ಪರ್ಯಾಯವು ವಿನಾಶಶೀಲವಿದೆ. (ನಾಶವಾಗುತ್ತದೆ ಮತ್ತು ಉತ್ಪನ್ನವಾಗುತ್ತದೆ.)

**ಭಾವಾಧ್ರ :** - ಸಂಸಾರ ಜೀವನು ಶುದ್ಧಾತ್ಮನ ಸಂವಿತಿಯ ಅಭಾವದಿಂದ ಉಪಾಚಿಸಿದ ಕರ್ಮದಿಂದ  
ಅವನು ವ್ಯವಹಾರದಿಂದ ಉತ್ಪನ್ನನಾಗುತ್ತಾನೆ ಮತ್ತು ತಾನು ಶುದ್ಧಾತ್ಮನ ಸಂವಿತಿಯಿಂದ ಚ್ಯಾತನಾಗುತ್ತ ಕರ್ಮಗಳನ್ನು

ಯಾವುದರಿಂದಾತ್ಮ ಜನಿಸನು ಆತ್ಮನಿಂದಾವುದುಸಹ ಜನಿಸದು ।  
ದೃವ್ಯಸ್ಥಭಾವದ ನಿತ್ಯನೆಂದರಿ ಪರ್ಯಾಯವಿನಾಶಿಕವಿದೆ ॥೫೮॥

ಪಯಾರ್ಯಾಯಾಧಿಕನಯೇನೋತ್ತದ್ಯತೇ ವಿನಶ್ಯತಿ ಚೀತಿ । ಅತ್ಯಾಹ ಶಿಷ್ಯಃ । ಮುಕ್ತಾತ್ಮನಃ ಕಥಮುತ್ಪಾದವ್ಯಯಾವಿತಿ । ಪರಿಹಾರಮಾಹ । ಆಗಮಪ್ರಸಿದ್ಧಾಂಗುರುಲಫುಕಗುಣಹಾನಿವ್ಯಧ್ಯಾಪೇಕ್ಷಯಾ । ಅಧಿವಾಯೇನೋತ್ಪಾದಾದಿರೂಪೇಣ ಜ್ಞೀಯಂ ವಸ್ತು ಪರಿಣಾಮತಿ ತೇನ ಪರಿಚ್ಯಾತ್ಮಾಕಾರೇಣ ಜ್ಞಾನಪರಿಣತ್ಯಪೇಕ್ಷಯಾ । ಅಧಿವಾಮುಕ್ತಿ ಸಂಸಾರಪಯಾರ್ಯವನಾಶಃ ಸಿದ್ಧಪಯಾರ್ಯಾಯೋತ್ಪಾದಃ ಶುದ್ಧಜೀವದ್ವರ್ವಾಪೇಕ್ಷಯಾ ಧೌವ್ಯಶ್ಚ ಸಿದ್ಧಾನಾಮುತ್ಪಾದವ್ಯಯೌಜ್ಞಾತವ್ಯಾವಿತಿ । ಅತ್ಯ ತದೇವ ಸಿದ್ಧಸ್ಥರೂಪಮುಪಾದೇಯವಿತಿ ಭಾವಾಧಿಕಃ ॥೫೬॥

ಅಧಿದ್ವಷ್ಟಗುಣಪಯಾರ್ಯಸ್ಥರೂಪಂ ಪ್ರತಿಪಾದಯತಿ-

**ತಂ ಪರಿಯಾಣಹಿ ದವ್ಯ ತುಹು ಜಂ ಗುಣ-ಪಜ್ಞಯ-ಜತ್ತು ।**

**ಸಹ-ಭುವ ಜಾಣಹಿ ತಾಹ ಗುಣ ಕಮ-ಭುವ ಪಜ್ಞಣ ವುತ್ತು ॥೫೭॥**

ಉತ್ಪನ್ನ ಮಾಡುತ್ತಾನೆ, ಆದಾಗ್ಯಾ ಶುದ್ಧ ನಿಶ್ಚಯ ನಯದಿಂದ ಶ್ರುತಿರೂಪವಾಗಿಕರ್ಮರೂಪದ ಕರ್ತೃವಿನಿಂದ ನರ-ನಾರಕಾದಿಗಳ ಪಯಾರ್ಯಾಯ ರೂಪದಿಂದ ಉತ್ಪನ್ನನಾಗುವುದಿಲ್ಲ ಮತ್ತು ತಾನು ಕರ್ಮ-ನೋಕರ್ಮಾದಿಗಳನ್ನು ಉತ್ಪನ್ನ ಮಾಡುವುದಿಲ್ಲ. ಮತ್ತು ಆತ್ಮನು ಸ್ವಯಂ ಕೇವಲ ಶುದ್ಧ ನಿಶ್ಚಯ ನಯದಿಂದಲ್ಲ, ಆದರೆ ವ್ಯವಹಾರ ನಯದಿಂದ ಕೂಡ ಉತ್ಪನ್ನನಾಗುವುದಿಲ್ಲ ಮತ್ತು ಉತ್ಪನ್ನ ಮಾಡುವುದಿಲ್ಲ ಆ ಕಾರಣದಿಂದ ಆತ್ಮನು ದ್ರವ್ಯಾಧಿಕ- ನಯದಿಂದ ನಿತ್ಯನಿದ್ಧಾನೆ ಪಯಾರ್ಯಾಯಾಧಿಕ ನಯದಿಂದ ಉತ್ಪನ್ನನಾಗುತ್ತಾನೆ ಮತ್ತು ನಾಶವಾಗುತ್ತಾನೆ.

**ಪ್ರಶ್ನೆ :-** ಮುಕ್ತ ಆತ್ಮನಿಗೆ ಉತ್ಪಾದ-ವ್ಯಯಗಳು ಹೇಗೆ ಸಂಭವಿಸುತ್ತವೆ ?

**ಉತ್ತರ :-** ೧) ಆಗಮಪ್ರಸಿದ್ಧವಾದ ಅಗುರುಲಫುಗುಣದ ಹಾನಿ ವ್ಯಧಿಯ ಅಪೇಕ್ಷೆಯಿಂದ ಅಧಿವಾ ೨) ಉತ್ಪಾದಾದಿಗಳ ರೂಪದಿಂದ ಜ್ಞೀಯವಸ್ತು ಪರಿಣಾಮಿಸಿದಾಗ ಆದರ ಪರಿಚ್ಯತ್ವಿಯ ಆಕಾರದಿಂದ ಜ್ಞಾನಪು ಪರಿಣಾಮಿಸುತ್ತದೆ ಆ ಅಪೇಕ್ಷೆಯಿಂದ ಅಧಿವಾ ೩) ಸಿದ್ಧವಾದಾಗ ಸಂಸಾರ ಪಯಾರ್ಯಾಯದ ನಾಶವಾಗಿ ಸಿದ್ಧ ಪಯಾರ್ಯಾಯದ ಉತ್ಪಾದವಾಗುವುದು ಮತ್ತು ಶುದ್ಧಜೀವದ್ವರ್ವಾದ ಅಪೇಕ್ಷೆಯಿಂದ ಧೌವ್ಯ ಉಳಿಯುವುದು, ಆ ಅಪೇಕ್ಷೆಯಿಂದ ಸಿದ್ಧರಿಗೆ ಉತ್ಪಾದ ವ್ಯಯವಿವರಿಸಿದೆಯಿಂದು ತಿಳಿಯುವುದು.

ಆ ಸಿದ್ಧ ಸ್ಥರೂಪವು ಉಪಾದೇಯವಿದೆಯೆಂಬುದು ಇಲ್ಲಿನ ಭಾವಾಧಿವಿದೆ,

**ಈಗ ದ್ವಷ್ಟ-ಗುಣ-ಪಯಾರ್ಯಾಯಗಳ ಸ್ಥರೂಪ ಹೇಳುತ್ತಾರೆ,-**

**ಗಾಂಥ - ೫೮**

**ಅನ್ನಯಾಧಿ :-** ಎಲ್ಲೆ ಪ್ರಭಾಕರ ಭಟ್ಟನೇ ! [ಜಂ] ಯಾವುದು [ಗುಣ-ಪಜ್ಞಯ-ಜತ್ತು] ಗುಣ ಮತ್ತು ಪಯಾರ್ಯಾಯಗಳಿಂದ ಯುಕ್ತವಿದೆ [ತಂ] ಅದನ್ನು [ತುಹುಂ] ನೀನು [ದವ್ಯ ಪರಿಯಾಣಹಿ] ದ್ವಷ್ಟವೆಂದು ತಿಳಿ, ಮತ್ತು [ಸಹ-ಭುವ ತಾಹಂ ಗುಣ ಜಾಣಹಿ] ಸಹಭಾವಿಗಳು ಅವು ದ್ವಷ್ಟದ ಗುಣಗಳಿಂದು ತಿಳಿ, [ಕಮ-ಭುವ ಪಜ್ಞಣ ವುತ್ತು] ಕ್ರಮಭಾವಿಗಳನ್ನು ಪಯಾರ್ಯಾಯಗಳಿಂದು ಹೇಳಿದೆ.

**ಗುಣಮೇಣ್ಣಯಾರ್ಯಯುಕ್ತವಿರುವುದನು ದ್ವಷ್ಟವೆಂದರಿ ನೀನು ।**

**ಗುಣಗಳು ಸಹಭಾವಿಯಿದ್ದರೆ ಪಯಾರ್ಯಾಯಕರ್ಮಭಾವಿಯಿರುವವು ॥೫೮॥**

**ತತ್ ಪರಿಜಾನಾಹಿ ದ್ರವ್ಯಂ ತ್ವಂ ಯತ್ ಗುಣಪರಯಾಯಯಂತ್ರಮಾ ।  
ಸಹಭುವಃ ಜಾನಿಂಹಿ ತೇಷಾಂ ಗುಣಾಃ ಕ್ರಮಭುವಃ ಪರಯಾಯಾಃ ಉತ್ತಾಃ ॥೫೨॥**

ತಂ ಪರಿಯಾಣಾಹಿ ದವ್ಯಂ ತಮುಂ ಜಂ ಗುಣಪಜ್ಞಯಜುತ್ತು ತತ್ತ್ವರಿ ಸಮಂತಾಜ್ಞಾನಿಂಹಿ ದ್ರವ್ಯಂ ತ್ವಂ ತ್ರಿಮಾ । ಯದ್ಗಣಾಪರಯಾಯಯತ್ತಂ, ಗುಣಪರಯಾಯಸ್ಯ ಸ್ವರೂಪಂ ಕಥಯತಿ । ಸಹಭುವ ಜಾಣಾಹಿ ತಾಹಂ ಗುಣ ಕ್ರಮಭುವ ಪಜ್ಞಣ ವುತ್ತು ಸಹಭುವೋ ಜಾನಿಂಹಿ ತೇಷಾಂ ದ್ರವ್ಯಾಣಾಂ ಗುಣಾಃ, ಕ್ರಮಭುವಃ ಪರಯಾಯಾಃ ಉತ್ತಾಃ ಭಣಿತಾ ಇತಿ । ತದ್ದಥಾ । ಗುಣಪರಯಾಯವರ್ದ ದ್ರವ್ಯಂ ಜ್ಞಾತವ್ಯಮಾ । ಇದಾನಿಂ ತಸ್ಯ ದ್ರವ್ಯಸ್ಯ ಗುಣಪರಯಾಯಾಃ ಕಥ್ಯಂತೇ । ಸಹಭುವೋ ಗುಣಾಃ, ಕ್ರಮಭುವಃ ಪರಯಾಯಾಃ, ಇದವೇಂಕಂ ತಾವತ್ಸಾಮಾನ್ಯಲಕ್ಷಣಮಾ । ಅನ್ನಯಿನೋ ಗುಣಾಃ ವ್ಯತಿರೇಕಿಂಃ ಪರಯಾಯಾಃ, ಇತಿ ದ್ವಿತೀಯಂ ಚ । ಯಥಾ ಜೀವಸ್ಯ ಜ್ಞಾನಾದಯಃ ಪ್ರದಲಸ್ಯ ವಣಾದಯಶೇತಿ । ತೇ ಚ ಪ್ರತ್ಯೇಕಂ ದ್ವಿವಿಧಾಃ ಸ್ವಭಾವವಿಭಾವಭೇದೇನೇತಿ । ತಥಾಹಿ । ಜೀವಸ್ಯ ತಾವತ್ಸಾಮಾನ್ಯಂತೇ । ಸಿದ್ಧತ್ವಾದಯಃ ಸ್ವಭಾವಪರಯಾಯಾಃ ಕೇವಲಜ್ಞಾನಾದಯಃ ಸ್ವಭಾವಗುಣಾ ಅಸಾಧಾರಣಾ ಇತಿ । ಅಗುರುಲಘುಕಾಃ ಸ್ವಭಾವಗುಣಾಸ್ತೇವಾಮೇವ ಗುಣಾನಾಂ ಷಡಾನಿವೈದ್ವಿರೂಪಸ್ವಭಾವಪರಯಾಯಾಶ್ಚ ಸರ್ವದ್ರವ್ಯಸಾಧಾರಣಾಃ । ತಸ್ಯೈವ ಜೀವಸ್ಯ ಮತಿಜ್ಞಾನಾದಿವಿಭಾವಗುಣಾನರನಾರಕಾದಿವಿಭಾವಪರಯಾಯಾಶ್ಚ ಇತಿ । ಇದಾನಿಂ ಪ್ರದಲಸ್ಯ ಕಥ್ಯಂತೇ । ಕೇವಲಪರಮಾಣಿರೂಪೇಣಾವಸಾನಂ ಸ್ವಭಾವಪರಯಾಯಃ ವಣಾಂತರಾದಿರೂಪೇಣಾ ಪರಿಣಮನಂ ವಾ । ತಸ್ಮಿನ್ನೇವ ಪರಮಾಣಿ ವಣಾದಯಃ ಸ್ವಭಾವಗುಣಾ ಇತಿ, ದ್ವಾಣಿಕಾದಿರೂಪಸ್ಥಂಧರೂಪವಿಭಾವಪರಯಾಯಾಸ್ತೇಷ್ವೇವ ದ್ವಾಣಿಕಾದಿಸ್ಥಂಧೇಷು ವಣಾದಯೋ ವಿಭಾವಗುಣಾ ಇತಿ ಭಾವಾರ್ಥಃ । ಧರ್ಮಾರ್ಥಪರಾಕಾಶಕಾಲಾನಾಂ ಸ್ವಭಾವಗುಣಪರಯಾಯಾಸ್ತೇಚ ಯಥಾವಸರಂ ಕಥ್ಯಂತೇ । ವಿಭಾವಪರಯಾಯಾಸ್ತ್ರಾಪತ್ರಾರೇಣಾ ಯಥಾಘಟಕಾಶಮಿತ್ಯಾದಿ । ಅತ್ಯ ಶುದ್ಧಗುಣಪರಯಾಯಸಹಿತಃ ಶುದ್ಧಜೀವ ಏಪೋಪಾದೇಯ ಇತಿ ಭಾವಾರ್ಥಃ ॥೫೨॥

**ಭಾವಾರ್ಥ :** - ‘ಗುಣಪರಯಾಯವದ್ವಿ ವ್ಯಂ’ ಎಂದರೆ ಗುಣಪರಯಾಯಗಳುಳ್ಳದನ್ನು ದ್ರವ್ಯವೆಂದು ತಿಳಿಯಬೇಕು. ಮತ್ತು ‘ಸಹಭುವೋ ಗುಣಾಃ ಕ್ರಮಭುವಃ ಪರಯಾಯಾಃ’ ಎಂದರೆ ಸಹಭಾವಿಗಳು ಗುಣಗಳಿಂದ ಕ್ರಮಭಾವಿಗಳು ಪರಯಾಯಗಳವೇಯಿಂಬುದೊಂದು ಸಾಮಾನ್ಯಲಕ್ಷಣವಿದೆ ‘ಅನ್ನಯಿನಃ ಗುಣಾಃ ವ್ಯತಿರೇಕಿಂಃ ಪರಯಾಯಾಃ’ ಎಂದರೆ ಅನ್ನಯಿ ಗುಣಗಳಿಂದ ವ್ಯತಿರೇಕಿ ಪರಯಾಯಗಳಿವೆ, ಇವರಷ್ಟೂ ಲಕ್ಷಣವಿವೆ. ಜೀವದ ಜ್ಞಾನಾದ ಹಾಗೂ ಪ್ರದಲದ ವಣಾದಿ ಗುಣಗಳು ಮತ್ತು ಅವು ಪ್ರತಿಯೊಂದರವು ಸ್ವಭಾವ ಹಾಗೂ ವಿಭಾವದ ಭೇದದಿಂದ ಎರಡು ಪ್ರಕಾರದಿಂದಿವೆ.

ಸಿದ್ಧತ್ವಾದಿಗಳು ಜೀವದ ಅಸಾಧಾರಣ ಸ್ವಭಾವ ಪರಯಾಯಗಳಿಂದ ಕೇವಲಜ್ಞಾನಾದಿಗಳು ಜೀವದ ಅಸಾಧಾರಣ ಸ್ವಭಾವಗುಣಗಳಿವೆ. ಅಗುರುಲಘುವ ಎಲ್ಲ ದ್ರವ್ಯಗಳ ಸಾಧಾರಣ ಸ್ವಭಾವ ಗುಣವಿದ್ದು ಅದೇ ಗುಣದಿಂದ ಷಡ್ಯಾಣಿಹಾನಿವೈದ್ವಿರೂಪದ ಸ್ವಭಾವ ಪರಯಾಯಗಳಿವೆ, ಅವು ಜೀವದ ಮತಿಜ್ಞಾನಾದಿ ವಿಭಾವಗುಣ ಮತ್ತು ನರನಾರಕಾದಿ ವಿಭಾವ ಪರಯಾಯಗಳಿವೆ. ಕೇವಲ ಪರಮಾಣಿರೂಪದಿಂದಿರುವುದು ಅಥವಾ ವಣಾಂತರ ರೂಪದಿಂದ (ಒಂದು ವಣಾದಿಂದ ಇನ್ನೊಂದು ವಣಾರೂಪವಾಗಿ) ಪರಿಣಮಿಸುವುದು ಅದು ಸ್ವಭಾವ ಪರಯಾಯವಿದೆ. ಆ ಪರಮಾಣಿವಿನಲ್ಲಿರುವ ವಣಾದಿಗಳು ಸ್ವಭಾವಗುಣಗಳಿವೆ, ದ್ವಾಣಿಕಾದಿ ಸ್ಥಂಧರೂಪಗಳು ವಿಭಾವಪರಯಾಯಗಳಿವೆ, ಆ ದ್ವಾಣಿಕಾದಿ ಸ್ಥಂಧಗಳಲ್ಲಿನ ವಣಾದಿಗಳು ವಿಭಾವಗುಣಗಳಿವೆಯಂಬ

ಅಥ ಜೀವಸ್ಯ ವಿಶೇಷಣ ದ್ರವ್ಯಗುಣಪರ್ಯಾಯಾನ್ ಕಥಯತಿ-

ಅಪ್ಪಾ ಬುಜ್ಜಿಂ ದವ್ಯಾ ತುಹು ಗುಣ ಪ್ರಣಿ ದಂಸಣಿ ಕಾಣು |

ಪಜ್ಜಿಯ ಚಲು-ಗಳ-ಭಾವ ತಣಿ ಕಮ್ಮೆ-ವಿಳೆಮ್ಮೀಯ ಜಾಣು ||ಜಿಲ||

ಆತ್ಮಾನಂ ಬುಧ್ಯಾಸ್ವದ್ರವ್ಯಾಂ ತ್ವಂ ಗುಣೋ ಪ್ರಣಃ ದರ್ಶನಂ ಜ್ಞಾನಮ್ |

ಪರ್ಯಾಯಾನ್ ಚತುರ್ಗತಿಭಾವಾನ್ ತನುಂ ಕರ್ಮವಿನಿಮೀತಾನ್ ಜಾನೀಹಿ ||ಜಿಲ||

ಅಪ್ಪಾ ಬುಜ್ಜಿಂ ದವ್ಯಾ ತುಹುಂ ಆತ್ಮಾನಂ ದ್ರವ್ಯಾಂ ಬುಧ್ಯಾಸ್ವಜಾನೀಹಿ ತ್ವಮ್ | ಗುಣ ಪ್ರಣಿ ದಂಸಣಿ ಕಾಣು ಗುಣೋ ಪ್ರಣದರ್ಶನಂ ಜ್ಞಾನಂ ಚ | ಪಜ್ಜಿಯ ಚಲುಗಳಭಾವ ತಣಿ ಕಮ್ಮೆ-ವಿಳೆಮ್ಮೀಯ ಜಾಣು ತಸ್ಯೈ ವ ಜೀವಸ್ಯ ಪರ್ಯಾಯಾಂಶ್ಚತುರ್ಗತಿಭಾವಾನ್ ಪರಿಣಾಮಾನ್ ತನುಂ ಶರೀರಂ ಚ | ಕಥಂಭಾತಾನ್ ತಾನ್ | ಕರ್ಮವಿನಿಮೀತಾನ್ ಜಾನೀಹಿತಿ | ಇತೋ ವಿಶೇಷಃ | ಶುದ್ಧನಿಶ್ಚಯೇನ ಶುದ್ಧಬುದ್ಧೀ ಕಸ್ತಭಾವಮಾತ್ಮಾನಂ ದ್ರವ್ಯಾಂ ಜಾನೀಹಿ | ತಸ್ಯೈ ವಾತ್ಮನಃ ಸವಿಕಲ್ಪಂ ಜ್ಞಾನಂ ನಿರ್ವಿಕಲ್ಪಂ ದರ್ಶನಂ ಗುಣ ಇತಿ | ತತ್ತ ಜ್ಞಾನಮಷ್ಟಿವಿಧಂ ಕೇವಲಜ್ಞಾನಂ ಸಕಲಮಖಂಡಂ ಶುದ್ಧಮಿತಿ ಶೇಷಂ ಸಪ್ತಕಂ ಖಂಡಜ್ಞಾನಮಶುದ್ಧಮಿತಿ | ತತ್ತ ಸಪ್ತಕಮಧ್ಯೇ ಮತ್ತಾದಿ ಚತುಷ್ಪಯಂ

ಭಾವಾಧಾರಿದೆ. ಧರ್ಮ, ಅಧರ್ಮ, ಆಕಾಶ ಹಾಗೂ ಕಾಲದ್ರವ್ಯಗಳಿಗೆ ಸ್ವಭಾವಗುಣ ಮತ್ತು ಸ್ವಭಾವ ಪರ್ಯಾಯಗಳಿವೆ. ಮತ್ತು ಆಕಾಶಕ್ಕೆ ಫೂಟಾಕಾಶಾದಿ ವಿಭಾವ ಪರ್ಯಾಯಗಳು ಉಪಚಾರದಿಂದ ಇವೆ.

ಶುದ್ಧಗುಣಪರ್ಯಾಯ ಸಹಿತವಾದ ಶುದ್ಧ ಜೀವಮೇ ಉಪಾದೇಯವಿದೆಯೆಂಬುದು ಇಲ್ಲಿನ ಭಾವಾಧಾರಿದೆ.

ಈಗ ಜೀವದ ದ್ರವ್ಯ, ಗುಣ ಪರ್ಯಾಯಗಳನ್ನು ವಿಶೇಷವಾಗಿ ಕಥನ ಮಾಡುತ್ತಾರೆ,-

### ಗಾಢ - ಜಿಲ

**ಅನ್ನಯಾಧರ :**- [ತುಹುಂ] ನೀನು [ಅಪ್ಪಾ] ಆತ್ಮನನ್ನ [ದವ್ಯಾ] ದ್ರವ್ಯವೆಂದು [ಬುಜ್ಜಿಂ] ತಿಳಿ, [ದಂಸಣಿ ಕಾಣು] ದರ್ಶನ ಜ್ಞಾನಗಳನ್ನು [ಗುಣ] ಅವನ ಗುಣಗಳೆಂದು ತಿಳಿ [ಪ್ರಣಿ] ಮತ್ತು ಆ ಜೀವನ [ಚಲು-ಗಳ-ಭಾವ ತಣಿ] ಚತುರ್ಗತಿಯ ಪರಿಣಾಮಗಳನ್ನು ಹಾಗೂ ಶರೀರವನ್ನು [ಕಮ್ಮೆ-ವಿಳೆಮ್ಮೀಯ ಪಜ್ಜಿಯ] ಕರ್ಮಜನ್ಮವಾದ (ವಿಭಾವ) ಪರ್ಯಾಯಗಳವೆಯೆಂದು [ಜಾಣು] ತಿಳಿದುಕೊಳ್ಳು.

**ಭಾವಾಧರ :**- ಶುದ್ಧ ನಿಶ್ಚಯ ನಯದಿಂದ ಒಂದು ಶುದ್ಧ-ಬುದ್ಧ ಸ್ವಭಾವವಿರುವಂಥ ಆತ್ಮನನ್ನ ನೀನು ದ್ರವ್ಯವೆಂದು ತಿಳಿದುಕೊಳ್ಳು. ಸವಿಕಲ್ಪಜ್ಞಾನ ಹಾಗೂ ನಿರ್ವಿಕಲ್ಪಂ ದರ್ಶನವನ್ನು ನೀನು ಆ ಆತ್ಮನ ಗುಣಗಳೆಂದು ತಿಳಿದುಕೊಳ್ಳು. ಜ್ಞಾನವು ಎಂಟು ಪ್ರಕಾರವಾಗಿದ್ದ ಕೇವಲಜ್ಞಾನವು ಸಕಲ, ಅಖಂಡ, ಶುದ್ಧವಿದೆ ಮತ್ತು ಉಳಿದ ಏಳು ಖಂಡಜ್ಞಾನಗಳು ಅಶುದ್ಧವಿವೆ. ಆ ಏಳರಲ್ಲಿ ಮತಿ, ಶ್ರುತ, ಅವಧಿ ಹಾಗೂ ಮನಃಪರ್ಯಾಯ ಈ ನಾಲ್ಕು ಜ್ಞಾನಗಳು ಸಮ್ಮಾಂಜ್ಞಾನವಿದ್ದು ಕುಮತಿ, ಕುಶ್ರುತ, ಕುಅವಧಿ ಈ ಮೂರು ಜ್ಞಾನಗಳು ಮಿಥ್ಯಾ ಜ್ಞಾನಗಳಿವೆ.

ನೀನಾತ್ಮನನ್ನ ದ್ರವ್ಯವೆಂದರಿ ದರ್ಶನಜ್ಞಾನ ಗುಣಗಳಿವೆ |

ಆ ನಾಲ್ಕತಿಯ ಭಾವ ಮೇಣ್ಣಿನುಕರ್ಮಜನಿತ ಪರ್ಯಾಯವೆಂದರಿ ||ಜಿಲ||

ಸಮ್ಯಗ್ ಜ್ಞಾನಂ ಕುಮತ್ಯಾದಿತ್ಯಯಂ ಮಿಥ್ಯಾಜ್ಞಾನಮಿತಿ । ದರ್ಶನಚತುಷ್ಪಯವಾಧ್ಯೇ ಕೇವಲದರ್ಶನಂ ಸಕಲಮಂಬಂಡಂ ಶುದ್ಧಮಿತಿ ಚಕ್ಷುರಾದಿತ್ಯಯಂ ವಿಕಲಮಶುದ್ಧಮಿತಿ । ಈ ಗುಣಾಸ್ತಿವಿಧಾ ಭವಂತಿ । ಕೇಳನ ಸಾಧಾರಣಾಃ, ಕೇಳನಾಸಾಧಾರಣಾಃ, ಕೇಳನ ಸಾಧಾರಣಾಸಾಧಾರಣಾ ಇತಿ ಜೀವಸ್ಯ ತಾವದುಷ್ಯಂತೇ । ಅಸ್ತಿತ್ವಂ ವಸ್ತುತ್ವಂ ಪ್ರಮೇಯತ್ವಾಗುರುಲಫುತ್ವಾದಯಃ ಸಾಧಾರಣಾಃ, ಜ್ಞಾನಸುಖಾದಯಃ ಸ್ವಜ್ಞಾತೌ ಸಾಧಾರಣಾ ಅಪಿ ವಿಜಾತೌ ಪುನರಸಾಧಾರಣಾಃ । ಅಮೂರ್ತತ್ವಂ ಪ್ರದ್ವಲದ್ವಾಯಂ ಪ್ರತ್ಯಾಸಾಧಾರಣಾವಾಕಾಶಾದಿಕಂ ಪ್ರತಿ ಸಾಧಾರಣಾಮ್ । ಪ್ರದೇಶತ್ವಂಪುನಃ ಕಾಲದ್ವಾಯಂ ಪ್ರತಿಪ್ರದ್ವಲಪರಮಾಣಿದ್ವಾಯಂ ಚ ಪ್ರತ್ಯಾಸಾಧಾರಣಂ ಶೇಷದ್ವಾಯಂ ಪ್ರತಿ ಸಾಧಾರಣಮಿತಿ ಸಂಕ್ಷೇಪವ್ಯಾಖ್ಯಾನಮ್ । ಏವಂ ಶೇಷದ್ವಾಯಾಣಾಮಪಿ ಯಥಾಸಂಭವಂ ಜ್ಞಾತವ್ಯಮಿತಿ ಭಾವಾಧಾರಣಃ ॥೫೫॥

ಅಥಾನಂತಸುಖಿಸೋಪಾದೇಯಭೂತಾಭಿನ್ನತಾಷ್ಟಾ ಶುದ್ಧಗುಣಪಯಾಯಪ್ರತಿಪಾವನಮುಖ್ಯತ್ವೇನ ಸೂತ್ರಾಷ್ಟರ್ಕಂಕಷ್ಟೇ । ತತ್ತ್ವಕ್ಷಮಧ್ಯೇ ಪ್ರಥಮಚತುಷ್ಪಯಂ ಕರ್ಮಶಕ್ತಿಸ್ವರೂಪಮುಖ್ಯತ್ವೇನ ದ್ವಿತೀಯಚತುಷ್ಪಯಂ ಕರ್ಮಘಳಲಮುಖ್ಯತ್ವೇನೇತಿ । ತದ್ವಧಾ ।

ಜೀವಕರ್ಮಾಷೋರನಾದಿಸಂಬಂಧಂ ಕಥಯತಿ-

ನಾಲ್ಕು ದರ್ಶನಗಳಲ್ಲಿ ಕೇವಲದರ್ಶನವು ಸಕಲ, ಅಂಬಂಡ ಮತ್ತು ಶುದ್ಧವಿದೆ, ಇನ್ನು ಚಕ್ಷು, ಅಚಕ್ಷು ಮತ್ತು ಅವಧಿ ಈ ಮೂರು ದರ್ಶನಗಳು ವಿಕಲ ಮತ್ತು ಅಶುದ್ಧವಿವೆ.

ಅದರಂತೆ ಗುಣಗಳು ಮೂರು ಪ್ರಕಾರದಿವೆ. ಅವಳಿಗಳಲ್ಲಿ ಕೆಲವು ಸಾಧಾರಣಾವಿವೆ, ಕೆಲವು ಅಸಾಧಾರಣಾವಿವೆ ಮತ್ತು ಕೆಲವು ಸಾಧಾರಣಾಸಾಧಾರಣಾವಿವೆ.

ಅದರಲ್ಲಿ ಮೊದಲು ಜೀವದ ಗುಣಗಳನ್ನು ಹೇಳಲಾಗುತ್ತದೆ. ಅಸ್ತಿತ್ವ, ವಸ್ತುತ್ವ, ಪ್ರಮೇಯತ್ವ, ಅಗುರುಲಫುತ್ವ ಮೊದಲಾದ ಗುಣಗಳು ಸಾಧಾರಣಾವಿವೆ. ಜ್ಞಾನ, ಸುಖ ಮೊದಲಾದ ಗುಣಗಳು ಸ್ವಜಾತಿಯಲ್ಲಿ ಎಂದರೆ ಜೀವದ್ವಾಗಳ ಅಪೇಕ್ಷೆಯಿಂದ ಸಾಧಾರಣಾವಿವೆ, ಆದರೆ ವಿಜಾತಿಯಲ್ಲಿ ಎಂದರೆ ವಿಜಾತೀಯ ದ್ವಾವಾಗಳ ಅಪೇಕ್ಷೆಯಿಂದ ಅಸಾಧಾರಣಾವಿವೆ. ಅಮೂರ್ತತ್ವವು ಪ್ರದ್ವಲದ್ವಾಯದ ಕುರಿತು (ಪ್ರದ್ವಲದ್ವಾಯದ ಅಪೇಕ್ಷೆಯಿಂದ) ಅಸಾಧಾರಣಾವಿದೆ, ಆಕಾಶಾದಿಗಳ ಕುರಿತು ಸಾಧಾರಣಾವಿದೆ. ಮತ್ತು ಪ್ರದೇಶತ್ವವು ಕಾಲದ್ವಾಯದ ಪ್ರತಿ ಮತ್ತು ಪ್ರದ್ವಲಪರಮಾಣಿದ್ವಾಯದ ಪ್ರತಿ ಅಸಾಧಾರಣಾವಿದೆ, ಉಳಿದ ದ್ವಾವಾಗಳ ಪ್ರತಿ ಸಾಧಾರಣಾವಿದೆ.

ಈ ಪ್ರಕಾರ ಸಂಕ್ಷೇಪದಲ್ಲಿ ಕಥನ ಮಾಡಲಾಯಿತು.

ಹೀಗೆ ಉಳಿದ ದ್ವಾವಾಗಳ ಕಥನವನ್ನು ಕೂಡ ಯಥಾಸಂಭವ ತಿಳಿದುಕೊಳ್ಳಬೇಕೆಂಬುದು ಭಾವಾಧಾರಣೆಯಿದೆ.

ಮೂರು ಪ್ರಕಾರದ ಆತ್ಮನ ಕಥನವಿರುವಂಥ ಮೊದಲನೆಯ ಮಹಾಧಿಕಾರದಲ್ಲಿ ದ್ವಾವಾಗುಣಪಯಾಯಗಳ ವ್ಯಾಖ್ಯಾನದ ಮುಖ್ಯತೆಯಿಂದ ಏಳನೇ ಸ್ಥಳದಲ್ಲಿ ಮೂರು ದೋಹಾಸೂತ್ರಗಳು ಸಮಾಪ್ತವಾದವು.

ಈಗ ಉಪಾದೇಯಭೂತ ಅನಂತಸುಖದಿಂದ ಅಭಿನ್ನವಿರುವುದರಿಂದ ಶುದ್ಧ ಗುಣಪಯಾಯಗಳ ಕಥನದ ಮುಖ್ಯತೆಯಿಂದ ಎಂಟು ಸೂತ್ರಗಳನ್ನು ಹೇಳಲಾಗುತ್ತದೆ. ಆ ಎಂಟು ಗಾಥಾಸೂತ್ರಗಳಲ್ಲಿ ಮೊದಲು ನಾಲ್ಕು ಸೂತ್ರಗಳು ಕರ್ಮಶಕ್ತಿಯ ಸ್ವರೂಪದ ಮುಖ್ಯತೆಯಿಂದ ಮತ್ತು ಉಳಿದ ನಾಲ್ಕು ಸೂತ್ರಗಳು ಕರ್ಮಘಳಲದ ಮುಖ್ಯತೆಯಿಂದ ಇವೆ.

ಅದರಲ್ಲಿ ಮೊದಲು ಜೀವ ಮತ್ತು ಕರ್ಮದ ಸಂಬಂಧವು ಅನಾದಿಕಾಲದಿಂದಿದೆಯೆಂದು ಹೇಳುತ್ತಾರೆ,-

ಜೀವಹಂ ಕರ್ಮ್ಯಾ ಅಣಾಜಿ ಜಿಯ ಜಣೆಯಲು ಕರ್ಮ್ಯಾ ಇ ತೇಣ ।  
 ಕರ್ಮ್ಯೋ ಜೀಲು ವಿ ಜಣೆಲು ಇವಿ ದೋಹಿ ವಿ ಅಜಿ ಇ ಜೇಣ ॥೫೮॥  
 ಜೀವಾನಾಂ ಕರ್ಮಾಣಿ ಅನಾದೀನಿ ಜೀವ ಜನಿತಂ ಕರ್ಮ್ಯಾ ನ ತೇನ ।  
 ಕರ್ಮ್ಯಾಣಾ ಜೀವೋಕಪಿ ಜನಿತಃ ಸ್ವೇವ ದ್ವಯೋರಪಿ ಆದಿಃ ನ ಯೀನ ॥೫೯॥

ಜೀವಹಂ ಕರ್ಮ್ಯಾ ಅಣಾಜಿ ಜಿಯ ಜಣೆಯಲು ಕರ್ಮ್ಯಾ ಇ ತೇಣ ಜೀವಾನಾಂ ಕರ್ಮ್ಯಾಣಾಮನಾದಿಸಂ-  
 ಬಂಧೋ ಭವತಿಹೇ ಜೀವ ಜನಿತಂ ಕರ್ಮ್ಯಾ ನ ತೇನ ಜೀವೇನ । ಕರ್ಮ್ಯೋಂ ಜೀಲು ವಿ ಜಣೆಲು ಇವಿ ದೋಹಿಂ ವಿ ಅಜಿ  
 ಇ ಜೇಣ ಕರ್ಮ್ಯಾಣಾ ಕರ್ತೃಭೂತೇನ । ಜೀವೋಕಪಿ ಜನಿತೋ ನ ದ್ವಯೋರಪ್ಯಾದಿನ್ಯಾ ಯೀನ ಕಾರಣೇನೇತಿ ।  
 ಇತೋ ವಿಶೇಷಃ । ಜೀವಕರ್ಮ್ಯಾಣಾಮನಾದಿಸಂಬಂಧಃ ಪರ್ಯಾಯಸಂತಾನೇನ ಬೀಜವ್ಯಾಕವದ್ದ್ವಾವಹಾರನಯೀನ  
 ಸಂಬಂಧಃ ಕರ್ಮ್ಯಾ ತಾವತ್ತಿಷ್ಟುತಿ ತಥಾಪಿ ಶುದ್ಧ ನಿಶ್ಚಯನಯೀನ ವಿಶುದ್ಧಜ್ಞಾನದರ್ಶನಸ್ವಭಾವೇನ ಜೀವೇನ ನ ತು  
 ಜನಿತಂ ಕರ್ಮ್ಯಾ ತಥಾವಿಧಜೀವೋಕಪಿ ಸ್ವಶುದ್ಧಾತ್ಮಸಂವಿತ್ಯಾಭಾವೋಪಾಜಿತೇನ ಕರ್ಮ್ಯಾಣಾ ನರನಾರಕಾದಿರೂಪೇಣ  
 ನ ಜನಿತಃ ಕರ್ಮಾತ್ಮೇತಿ ಚ ದ್ವಯೋರನಾದಿತಾಷಾದಿತಿ । ಅತ್ಯಾನಾದಿಜೀವಕರ್ಮ್ಯಾಣೋಸ್ವಂಬಂಧವ್ಯಾಖ್ಯಾನೇನ ಸದಾ  
 ಮುಕ್ತಃ ಸದಾ ಶಿವಃ ಕೋತಪ್ಯಾಸೀತಿ ನಿರಾಕೃತಮಾತ್ಮಿ ಭಾವಾಧರಃ । ತಥಾ ಹೊಕ್ಕೇಮ್ಯಾ- ‘ಮುಕ್ತೇತ್ತಾಗ್ರವೇ ಬದ್ಧೋ  
 ನೋ ಬದ್ಧೋ ಮೋಳನಂ ವೃಥಾ । ಅಬದ್ಧೋ ಮೋಳನಂ ಸ್ವೇವ ಮುಂಚೇರಭೋರ್ನಿರಧರಃ । ಅನಾದಿತೋ ಹಿ  
 ಮುಕ್ತಶ್ಚೇತ್ತಾಜ್ಞಾದಂಧಃ ಕಥಂ ಭವೇತ್ । ಬಂಧನಂ ಮೋಳನಂ ನೋ ಚೇನ್ಮುಂಚೇರಭೋರ್ನಿರಧರಃ ॥’ ॥೫೯॥

### ಗಾಢೆ - ೫೯

**ಅನ್ವಯಾಧರ್ :** - [ಜಿಯ] ಎಲ್ಲೆ ಜೀವನೇ ! [ಜೀವಹಂ] ಜೀವರುಗಳಿಗೆ [ಕರ್ಮ್ಯಾ] ಕರ್ಮಾಗಳ  
 ಸಂಬಂಧವು [ಅಣಾಜಿ] ಅನಾದಿಕಾಲದಿಂದ ಇದೆ. [ತೇಣ] ಆ ಜೀವದಿಂದ [ಕರ್ಮ್ಯಾ] ಕರ್ಮ್ಯಾವು [ಇ  
 ಜಣೆಯಲು] ಉತ್ಪನ್ನವಾಗುವುದಿಲ್ಲ, [ಕರ್ಮ್ಯೋಂ] ಕರ್ಮ್ಯಾದಿಂದ [ಜೀಲು ವಿ] ಜೀವವು ಕೂಡ [ಇವಿ ಜಣೆಲು]  
 ಉತ್ಪನ್ನವಾಗಿಲ್ಲ [ಜೇಣ] ಏಕೆಂದರೆ [ದೋಹಿಂ ವಿ ಅಜಿ ಇ] ಎರಡರ ಆದಿಯಿಲ್ಲ.

**ಭಾವಾಧರ್ :** - ಜೀವ ಮತ್ತು ಕರ್ಮ್ಯಾದ್ದು ಅನಾದಿ ಸಂಬಂಧವಿದೆ ಎಂದರೆ ಪರ್ಯಾಯ ಸಂತಾನದಿಂದಲೇ  
 ಬೀಜ ಮತ್ತು ವೃಕ್ಷದ ಹಾಗೆ ವೃವಹಾರನಯದಿಂದ ಸಂಬಂಧವಿದೆ, ಆದಾಗ್ಯಾ ಶುದ್ಧ ನಿಶ್ಚಯನಯದಿಂದ ವಿಶುದ್ಧಜ್ಞಾನದರ್ಶನ  
 ಸ್ವಭಾವವುಳ್ಳ ಜೀವದಿಂದ ಕರ್ಮ್ಯಾವು ಉತ್ಪನ್ನವಾಗಿಲ್ಲ ಅದರಂತೆ ಜೀವವು ಕೂಡ ಸ್ವಶುದ್ಧಾತ್ಮ  
 ಸಂವೇದನದ ಅಭಾವದಿಂದ ಉತ್ಪನ್ನವಾದ ಕರ್ಮ್ಯಾದಿಂದ ನರನಾರಕಾದಿಗಳ ರೂಪದಿಂದ ಉತ್ಪನ್ನವಾಗಿಲ್ಲ ಏಕೆಂದರೆ  
 ಕರ್ಮ್ಯಾ ಮತ್ತು ಆತ್ಮ ಇವೆರಡೂ ಅನಾದಿಯಿಂದ ಇವೆ.

ಇಲ್ಲಿ ಜೀವ ಮತ್ತು ಕರ್ಮ್ಯಾದ ಅನಾದಿ ಸಂಬಂಧದ ವ್ಯಾಖ್ಯಾನದಿಂದ ಆತ್ಮನು ಯಾವಾಗಲೂ ಮುಕ್ತನಿದ್ದಾನೆ,  
 ಯಾವಾಗಲೂ ಶಿವನಿದ್ದಾನೆಂದು ಕೆಲವರು ಹೇಳುತ್ತಾರೆ, ಅವರ ನಿರಾಕರಣ ಮಾಡಿದೆಯಿಂಬ ಭಾವಾಧರ್ವಿದೆ.  
 ಹಾಗೆ ಹೇಳಿಯೂ ಇದ್ದಾರೆ,- ‘ಆ ಜೀವನು ಮೊದಲು ಬಂಧಿಸಲ್ಪಟಿದ್ದರೆ ಮುಕ್ತನಾಗುವನು, ಬಂಧಿಸಲ್ಪಟಿರದಿದ್ದರೆ

ಜೀವ ಕರ್ಮ್ಯಾದ ನೇಹ ಅನಾದಿಯಿದೆ ಜೀವದಿಕರ್ಮ್ಯಾಜನಿಸಿಲ್ಲ ।  
 ಜೀವ ಸಹಕರ್ಮ್ಯಾದಿ ಜನಿಸಿಲ್ಲಿಲೆ ಜೀವ ಎರಡರ ಆದಿಯಿಲ್ಲ ॥೫೯॥

ಅಥ ವ್ಯವಹಾರನಯೀನ ಜೀವಃ ಪುಣ್ಯಾಪರೂಪೋ ಭವತೀತಿ ಪ್ರತಿಪಾದಯತಿ-

ಏಹು ವವಹಾರೇ ಜೀವಡಲು ಹೇಳು ಲಹೇವಿಣು ಕಮ್ಮು ।

ಬಹುವಿಹ-ಭಾವೇ ಪರಿಣಾಮಃ ತೇಣ ಜಿ ಧಮ್ಮು ಅಹಮ್ಮು ॥೫೦॥

ಏಷ ವ್ಯವಹಾರೇಣ ಜೀವಃ ಹೇತುಂ ಲಬ್ಧಾಽಕರ್ಮ ।

ಬಹುವಿಧಭಾವೇನ ಪರಿಣಾಮತಿ ತೇನ ಏವ ಧಮ್ಮಃ ಅಥಮ್ಮಃ ॥೫೦॥

ಏಹು ವವಹಾರೇಂ ಜೀವಡಲು ಹೇಳು ಲಹೇವಿಣು ಕಮ್ಮು ಏಷ ಪ್ರತ್ಯಕ್ಷೀಭೂತೋ ಜೀವೋ ವ್ಯವಹಾರ-  
ನಯೀನ ಹೇತುಂ ಲಬ್ಧಾಽ । ಕಂ । ಕರ್ಮೇತಿ । ಬಹುವಿಹಭಾವೇಂ ಪರಿಣಾಮಃ ತೇಣ ಜಿ ಧಮ್ಮು ಅಹಮ್ಮು  
ಬಹುವಿಧಭಾವೇನ ಏಕಲ್ಪಜ್ಞಾನೇನ ಪರಿಣಾಮತಿ ತೇನೈವ ಕಾರಣೇನ ಧರ್ಮೋಧರ್ಮಾಶ್ಚ ಭವತೀತಿ । ತದ್ವಧಾ ।  
ಏಷ ಜೀವಃ ಶುದ್ಧನಿಶ್ಚಯೀನ ಏತರಾಗಚಿದಾನಂದೈ ಕಸ್ತಭಾವೋರಿಪಿ ಪಶ್ಚಾದ್ಧಾಽವಹಾರೇಣ ಏತರಾಗನಿರ್ವಿಕಲ್ಪ-  
ಸ್ವಸಂಪೇದನಾಭಾವೇನೋಪಾಚಿ-ತಂ ಶುಭಾಶುಭಂ ಕರ್ಮ ಹೇತುಂ ಲಬ್ಧಾಽಪುಣ್ಯಾರೂಪಃ ಪಾಪರೂಪಶ್ಚ ಭವತಿ ।  
ಅತ್ಯ ಯದ್ಯಾಪಿ ವ್ಯವಹಾರೇಣ ಪುಣ್ಯಾಪರೂಪೋ ಭವತಿ ತಥಾಪಿ ಪರಮಾತ್ಮಾನುಭೂತ್ಯೈನಾಭೂತೈತರಾಗ-  
ಸಮ್ಮಗ್ರಾಂಸಳ್ಳಾನಂಬಾರಿತು ಬಹಿದ್ರ್ವಾಷ್ಟಾನಿರೋಧಲಕ್ಷಣತಪಶ್ಚರಣರೂಪಾ ಯಾ ತು ನಿಶ್ಚಯಂಕಹುರ್ವಿಧಾರಾಧನಾ  
ತಸ್ಯ ಭಾವನಾಕಾಲೇ ಸಾಕ್ಷಾದುಪಾದೇಯಭೂತೈತರಾಗಪರಮಾನಂದೈ ಕರೂಪೋರ್ವೋ ಮೋಕ್ಷಸುಖಾಭಿನ್ನತಾತ್  
ಶುದ್ಧಜೀವ ಉಪಾದೇಯ ಇತಿ ತಾತ್ಪರ್ಯಾಧರ್ಮಃ ॥೫೦॥

ಅಥ ತಾನಿಪ್ರಾಣಃ ಕರ್ಮಾಣ್ಯಾಷ್ಟೌ ಭವಂತೀತಿ ಕಫಯತಿ-

ಮುಕ್ತನಾಗುವುದು ವ್ಯಧಾವಿದೆ. ಬಂಧಿಸಲ್ಪದದವನಿಗೆ ಬಿಡುಗಡೆಯಾಗುವುದೇ ಇಲ್ಲ, ಆದುದರಿಂದ ‘ಮುಕ್ತ’ನೆಂದು  
ಹೇಳುವುದು ನಿರಘರ್ವಕವಾಗುತ್ತದೆ. ಅನಾದಿಯಿಂದಲೇ ಮುಕ್ತನಾಗಿರುವವನಿಗೆ ಪ್ರಾಣಃ ಬಂಧವು ಯಾವ ರೀತಿ  
ಆಗುವುದು ? ಮತ್ತು ಬಂಧನ ಹಾಗೂ ಮುಕ್ತಯಿಲ್ಲದವನನ್ನು ‘ಮುಕ್ತ’ನೆಂದು ಹೇಳುವುದು ನಿರಘರ್ವವಿದೆ.

ಈಗ ವ್ಯವಹಾರನಯದಿಂದ ಜೀವನು ಪುಣ್ಯ-ಪಾಪರೂಪನಾಗುತ್ತಾನೆಂದು ಹೇಳುತ್ತಾರೆ,-

### ಗಾಂ - ೪೦

**ಅನ್ನಯಾಧರ್ಮ :** - [ಏಹು ಜೀವಡಲು] ಈ ಪ್ರತ್ಯಕ್ಷ ಜೀವನು [ವವಹಾರೇಂ] ವ್ಯವಹಾರ ನಯದಿಂದ  
[ಕಮ್ಮು ಹೇಳು] ಕರ್ಮರೂಪದ ಕಾರಣವನ್ನು [ಲಹೇವಿಣು] ಪಡೆದು [ಬಹುವಿಹ-ಭಾವೇಂ] ಅನೇಕ  
ಪ್ರಕಾರದ ಭಾವರೂಪದಿಂದ-ಏಕಲ್ಪಜ್ಞಾನರೂಪದಿಂದ [ಪರಿಣಾಮಃ] ಪರಿಣಾಮಿಸುತ್ತಾನೆ [ತೇಣ ಜಿ] ಅದರಿಂದಲೇ  
[ಧಮ್ಮು ಅಹಮ್ಮು] ಅವನು ಪುಣ್ಯರೂಪ ಮತ್ತು ಪಾಪರೂಪನಾಗುತ್ತಾನೆ.

**ಭಾವಾಧರ್ಮ :** - ಈ ಜೀವನು ಶುದ್ಧನಿಶ್ಚಯ ನಯದಿಂದ ಒಂದು ಏತರಾಗ ಚಿದಾನಂದ  
ಸ್ವಭಾವಪೂರ್ಣವನಿದ್ದರೂ ಈ ವಹಾರ ನಯದಿಂದ ಏತರಾಗನಿರ್ವಿಕಲ್ಪ ಸ್ವಸಂಪೇದನದ ಅಭಾವದಿಂದ

ವ್ಯವಹಾರದಿಂದೀ ಜೀವ ಕರ್ಮದ ಕಾರಣ ಪಡೆದು ಬಹುವಿಧದ ।

ಭಾವದಿ ಪರಿಣಾಮಿಸುವುದರಿಂದ ಪುಣ್ಯಾಪರೂಪವಾಗುವುದು ॥೫೦॥

ತೇ ಪುಣಿ ಜೀವಹ ಜೋಜಯಾ ಅಟ್ಟ ವಿ ಕಮ್ಮ ಹವಂತಿ ।  
ಜೀಹಿ ಜಿ ರುಂಪಿಯ ಜೀವ ಣವಿ ಅಪ್ಪ-ಸಹಾಲು ಲಹಂತಿ ॥೬೦॥

ತಾನಿ ಪುನಃ ಜೀವಾನಾಂ ಯೋಗಿನ್ ಅಷ್ಟ್ವ ಅಪಿ ಕರ್ಮಾಣ ಭವಂತಿ ।  
ಯೀಃ ಏವ ರುಂಪಿತಾಃ ಜೀವಾಃ ನೈವ ಆಶ್ಚರ್ಯಭಾವಂ ಲಭಂತೇ ॥೬೧॥

ತೇ ಪುಣಿ ಜೀವಹಂ ಜೋಜಯಾ ಅಟ್ಟ ವಿ ಕಮ್ಮ ಹವಂತಿ ತಾನಿ ಪುನಜೀವಾನಾಂ ಹೇ ಯೋಗಿನ್ನಾಷ್ಟಾವೇವ  
ಕರ್ಮಾಣ ಭವಂತಿ । ಜೀಹಿಂ ಜಿ ರುಂಪಿಯ ಜೀವ ಣವಿ ಅಪ್ಪ-ಸಹಾಲು ಲಹಂತಿ ಯೈ ರೇವ ಕರ್ಮಾಭಿರುಂಪಿತಾಃ  
ಜೀವಾ ನೈವಾಶ್ಚರ್ಯಭಾವಂ ಲಭಂತೇ ಇತಿ । ತದ್ವಧಾ-ಜ್ಞಾನಾವರಣಾದಿಭೇದೇನ ಕರ್ಮಾಣ್ಯಾಷ್ಟಾಮೇವ ಭವಂತಿ ಯೈ  
ರುಂಪಿತಾಃ ಸಂತೋ ಜೀವಾಃ ಸಮ್ಮಕ್ತಾದ್ವಾಷ್ಟ್ವವಿಧಸ್ವಕೀಯಸ್ವಭಾವಂ ನ ಲಭಂತೇ । ತಥಾ  
ಹಿ-‘ಸಮೃತಣಾಣದಂಸಣಾವೀರಿಯಸುಹಮವಂ ತಹೇವ ಅವಗಹಣಂ । ಅಗುರುಗಲಹುಗಂ ಅವಾಭಾಹಂ ಅಟ್ಟಗುಣಾ  
ಹಂತಿ ಸಿದಾಣಂ ॥’ ಶುದ್ಧಾತ್ಮಾದಿಪದಾರ್ಥ-ವಿಷಯೀ ವಿಪರೀತಾಭಿನಿವೇಶರಹಿತಃ ಪರಿಣಾಮಃ  
ಜ್ಞಾಯಿಕಸಮ್ಮಕ್ತಾಷ್ಟಾಮಿತಿಭಣ್ಯತೇ । ಜಗತ್ತ್ಯಯಕಾಲತ್ಯಯವತ್ತಿ-ಪದಾರ್ಥ-ಯುಗಪದ್ಧಿಶೈಷಪರಿಚ್ಛಿತಿರೂಪಂ ಕೇವಲ  
ಜ್ಞಾನಂ ಭಣ್ಯತೇ ತತ್ತ್ವವ ಸಾಮಾನ್ಯಪರಿಚ್ಛಿತಿರೂಪಂ ಕೇವಲದರ್ಶನಂ ಭಣ್ಯತೇ । ತತ್ತ್ವವ ಕೇವಲಜ್ಞಾನವಿಷಯೀ  
ಅನಂತಪರಿಚ್ಛಿತಿಶಕ್ತಿರೂಪಮನಂತವೀರ್ಯಂ ಭಣ್ಯತೇ । ಅತೀಂದ್ರಿಯಜ್ಞಾನವಿಷಯಂ ಸೂಕ್ಷ್ಮತ್ವಂ ಭಣ್ಯತೇ ।  
ವಿಕಜೀವಾವಾಹಪ್ರದೇಶೇ ಅನಂತಜೀವಾವಾಹದಾನಸಾಮಧ್ಯ-ಮುವಗಾಹನತ್ವಂ ಭಣ್ಯತೇ । ಏಕಾಂತೇನ  
ಗುರುಲಫುತ್ತಸ್ಯಾಭಾವರೂಪೇಣ ಅಗುರುಲಫುತ್ತಂ ಭಣ್ಯತೇ । ವೇದನೀಯಕರ್ಮಾದಯಜನಿತಸಮಸ್ತಭಾಧಾ-  
ಲಾಪಾಜ್ಞತವಾದ ಶುಭಾಶುಭಕರ್ಮರೂಪದ ಕಾರಣವನ್ನ ಪಡೆದು ಪುಣ್ಯರೂಪ ಮತ್ತು ವಾಪರೂಪನಾಗುತ್ತಾನೆ.

ವ್ಯವಹಾರನಯದಿಂದ ಜೀವನು ಪುಣ್ಯ-ಪಾಪರೂಪನಾಗುತ್ತಿದ್ದರೂ ಶಾಡ ಪರಮಾತ್ಮನ ಅನುಭೂತಿಯ  
ಜತೆ ಅವಿನಾಭಾವಿಯಾದ ವೀತರಾಗಸಮ್ಮಗ್ರಹ-ಸಂಜ್ಞಾನಚಾರಿತ್ರ ಮತ್ತು ಪದಾರ್ಥಗಳಲ್ಲಿ ಇಚ್ಛೆಯನಿರೋಧ  
ಲಕ್ಷಣವಿರುವಂಥ ತಪಶ್ಚರಣರೂಪದ ನಾಲ್ಕು ಪ್ರಕಾರದ ನಿಶ್ಚಯ ಆರಾಧನೆಯ ಭಾವನೆಯ ಸಮಯದಲ್ಲಿ ಪ್ರತ್ಯಕ್ಷ  
ಲಾಪಾದೇಯಭಂತವಾದ ಒಂದು ವೀತರಾಗ ಪರಮಾನಂದವು ರೂಪವಿರುವಂಥ ಶುದ್ಧ ಜೀವನು ಮೌಕ್ಕ  
ಸುಖದಿಂದ ಅಭಿನ್ನನಿರುವುದರಿಂದ ಲಾಪಾದೇಯನಿದಾನೆಂಬುದು ಇಲ್ಲಿನ ತಾತ್ಪರ್ಯಾರ್ಥ-ವಿದೆ.

ಈಗ ಆ ಕರ್ಮಾಗಳು ಎಂಟು ಇವೆಯೆಂದು ಹೇಳುತ್ತಾರೆ,-

### ಗಾಢ - ೬೧

**ಅನ್ನಯಾರ್ಥ :** - [ಜೋಜಯಾ] ಎಲ್ಲೆ ಯೋಗಿಯೇ ! [ಪುಣಿ] ಮತ್ತೆ [ಜೀವಹಂ] ಜೀವರುಗಳಿಗೆ  
[ತೇ ಕಮ್ಮ] ಆ ಕರ್ಮಾಗಳು [ಅಟ್ಟ ವಿ ಹವಂತಿ] ಎಂಟೇ ಇರುತ್ತವೆ, [ಜೀಹಿಂ ಜಿ] ಆ ಕರ್ಮಾಗಳಿಂದ  
[ರುಂಪಿಯ] ಆಚಾದಿತವಾಗುತ್ತ [ಜೀವ] ಜೀವರುಗಳು [ಅಪ್ಪ-ಸಹಾಲು] ಆಶ್ಚರ್ಯಭಾವವನ್ನು [ಣವಿ  
ಲಹಂತಿ] ಪಡೆದುಕೊಳ್ಳುವುದಿಲ್ಲ.

ಜೀವಗಳಿಗಾಕರ್ಮಾಗಳು ಎಂಟು ಮಾತ್ರವಿವೆ ಎಲೆಯೋಗಿ ಮತ್ತೆ ।  
ಜೀವವಾಕರ್ಮದಿಂದಾವರಿಸುತ್ತಾಶ್ಚರ್ಯಭಾವವ ಪಡೆಯವು ॥೬೧॥

ರಹಿತತ್ವದವ್ಯಾಬಾಧಗುಣತ್ವೇತಿ । ಇದಂ ಸಮ್ಮತ್ವಾದಿಗುಣಾಷ್ಟಕಂ ಸಂಸಾರಾವಸ್ಥಾಯಾಂ ಕಿಮುಪಿ ಕೇನಾಪಿ ಕರ್ಮಾಣಾ ಪ್ರಚಾದಿತಂ ತಿಷ್ಣತಿ ಯಥಾ ತಥಾ ಕಧ್ಯತೇ । ಸಮ್ಮತ್ವಾತ್ಮಕರ್ಮಾಣಾ ಪ್ರಚಾದಿತಂ, ಕೇವಲಜ್ಞಾನಂ ಕೇವಲಜ್ಞಾನಾವರಣೇನ ರ್ಯಂಪಿತಂ, ಕೇವಲದರ್ಶನಂ ಕೇವಲದರ್ಶನಾವರಣೇನ ರ್ಯಂಪಿತಮ್, ಅನಂತವೀಯ್ಯಂ ಏಯಾಂತರಾಯೀಣ ಪ್ರಚಾದಿತಂ, ಸೂಕ್ತತ್ವಮಾಯುಷ್ಟಕರ್ಮಾಣಾ ಪ್ರಚಾದಿತಮ್ । ಕಸ್ಯಾದಿತಿ ಚೀತ್ । ವಿಪ್ಸಾತಾಯುಃ । ಕರ್ಮೋದಯೀನ ಭವಾಂತರೇ ಪ್ರಾಪ್ತೇ ಸತ್ಯತೀಂದ್ರಿಯಜ್ಞಾನವಿಷಯಂ ಸೂಕ್ತತ್ವಂ ತ್ವಕ್ತಾಪ ಪಶ್ಚಾದಿಂದ್ರಿಯಜ್ಞಾನವಿಷಯೋ ಭವತೀತ್ಯಧರ್ಣಃ । ಅವಗಾಹನತ್ವಂ ಶರೀರನಾಮಕರ್ಮೋದಯೀನ ಪ್ರಚಾದಿತಂ, ಸಿದ್ಧಾವಸಾಯೋಗ್ಯಂ ವಿಶಿಷ್ಟಾಗುರುಲಫುತ್ಪಂ ನಾಮಕರ್ಮೋದಯೀನ ಪ್ರಚಾದಿತಮ್ । ಗುರುತ್ಪಂಚ್ಯೇನೋಚ್ಚೆಗೋತ್ರಜನಿತಂ ಮಹತ್ವಂ ಭಣ್ಯತೇ, ಲಫುತ್ಪಂಚ್ಯೇನ ನೀಚಗೋತ್ರಜನಿತಂ ತುಳಂತ್ವಮಿತಿ, ತದುಭಯಕಾರಣಭಾತೇನ ಗೋತ್ರಕರ್ಮೋದಯೀನ ವಿಶಿಷ್ಟಾಗುರುಲಫುತ್ಪಂ ಪ್ರಚಾದ್ಯತೇ ಇತಿ । ಅವ್ಯಾಬಾಧಗುಣತ್ವಂ ವೇದನೀಯ ಕರ್ಮೋದಯೀನೇತಿ ಸಂಕ್ಷೇಪೇಣಾಷ್ಟಗುಣಾನಾಂ ಕರ್ಮಾಭಿರಾಬಾಧನಂ

**ಭಾವಾಧರ್ಣ :**- ಜ್ಞಾನಾವರಣಾದಿಗಳ ಭೇದದಿಂದ ಎಂಟು ಕರ್ಮಾಗಳಿಂದ ಅಭಾದಿತವಾಗುತ್ತಿರುವ ಸಮ್ಮತ್ವಾ ಮೊದಲಾದ ಎಂಟು ವಿಧವಾದ ತಮ್ಮ ಸ್ವಭಾವವನ್ನು ಪಡೆಯುವುದಿಲ್ಲ. ಭ. ಕುಂದ ಕುಂದಾಚಾಯ್ಯದೇವರು ಪ್ರಾಕೃತ ಸಿದ್ಧಭಕ್ತಿಯಲ್ಲಿ ಆ ಎಂಟು ಗುಣಗಳನ್ನು ಹೇಳಿದ್ದಾರೆ,- ಸಮ್ಮತ್ವಾ, ಜ್ಞಾನ, ದರ್ಶನ, ಏಯ್ಯ, ಸೂಕ್ತ, ಹಾಗೂ ಅವಗಾಹನ, ಅಗುರುಲಫು, ಅವ್ಯಾಬಾಧವೆಂದು ಈ ಎಂಟು ಗುಣಗಳು ಸಿದ್ಧರಿಗೆ ಇರುತ್ತವೆ.

೧) ಶುದ್ಧ ಆತ್ಮಾದಿ ಪದಾಧರ್ಣಗಳಲ್ಲಿ ವಿಪರೀತಾಭಿನಿವೇಶವಿಲ್ಲದ ಪರಿಣಾಮವನ್ನು ಕ್ಷಾಯಿಕ ಸಮ್ಮತ್ವಾ ವೆಂದು ಹೇಳುತ್ತಾರೆ,

೨) ಮೂರುಲೋಕ ಮೂರುಕಾಲದ ಪದಾಧರ್ಣಗಳನ್ನು ಒಂದೇ ಸಮಯದಲ್ಲಿ ವಿಶೇಷರೂಪದಿಂದ ತಿಳಿಯುವುದು ಅದು ಕೇವಲಜ್ಞಾನವಿದೆ,

೩) ಮೂರುಲೋಕ ಮೂರುಕಾಲದ ಪದಾಧರ್ಣಗಳನ್ನು ಕೇವಲದೃಷ್ಟಿಯಿಂದ ಒಂದೇ ಸಮಯಕ್ಕೆ ನೋಡುವುದು ಅದು ಕೇವಲದರ್ಶನವಿದೆ.

೪) ಆ ಕೇವಲಜ್ಞಾನದಲ್ಲಿ ಅನಂತಜ್ಞಾಯಕಶಕ್ತಿಯು ಅದು ಅನಂತವೀಯ್ಯವಿದೆ.

೫) ಅತೀಂದ್ರಿಯಜ್ಞಾನದ ವಿಷಯವು ಅದು ಸೂಕ್ತತ್ವವಿದೆ.

೬) ಒಂದು ಜೀವದ ಅವಗಾಹಪ್ರದೇಶದಲ್ಲಿ ಅನಂತ ಜೀವಗಳಿಗೆ ಅವಗಾಹಕೊಡುವ ಸಾಮಧ್ಯವು ಅದು ಅವಗಾಹನತ್ವ ಗುಣವಿದೆ.

೭) ಸರ್ವಧಾ ಗುರುಲಫುತ್ಪದ ಅಭಾವರೂಪದಿಂದಿರುವುದನ್ನು ಅಗುರುಲಫುತ್ಪಗುಣವೆಂದು ಹೇಳುತ್ತಾರೆ.

೮) ವೇದನೀಯಕರ್ಮದ ಉದಯಜನ್ಯ ಸಮಸ್ತ ಬಾಧೆಗಳಿಂದ ರಹಿತವಿರುವುದನ್ನು ಅವ್ಯಾಬಾಧಗುಣ ವೆಂದು ಹೇಳುತ್ತಾರೆ.

ಈ ಸಮ್ಮತ್ವಾ ಮೊದಲಾದ ಎಂಟು ಗುಣಗಳು ಸಂಸಾರ ಅವಸ್ಥೆಯಲ್ಲಿ ಯಾವ ರೀತಿಯಾಗಿ ಯಾವ ಕರ್ಮದಿಂದ ಅಭಾದಿತವಾಗಿರುತ್ತವೆಂಬುದನ್ನು ಹೇಳುತ್ತಾರೆ.

ಸಮ್ಮತ್ವಾವು ಮಿಥ್ಯಾತ್ಮ ಕರ್ಮದಿಂದ ಅಭಾದಿತವಿದೆ, ಕೇವಲಜ್ಞಾನವು ಕೇವಲಜ್ಞಾನಾವರಣದಿಂದ ಅಭಾದಿತವಿದೆ, ಕೇವಲದರ್ಶನವು ಕೇವಲದರ್ಶನಾವರಣದಿಂದ ಅಭಾದಿತವಿದೆ. ಅನಂತವೀಯ್ಯವು

ಜ್ಞಾತವ್ಯಮಿತಿ । ತದೇವ ಗುಣಾಷ್ಟಕೆಂ ಮುಕ್ತಾವಸ್ಥಾಯಾಂ ಸ್ವಕೀಯ-ಸ್ವಕೀಯಕರ್ಮಪ್ರಚ್ಛಾದನಾಭಾವೇ ವ್ಯಕ್ತಂ ಭವತಿತೆ ಸಂಕ್ಷೇಪೇಣಾಷ್ಟಗುಣಾಃ ಕಢಿತಾಃ । ವಿಶೇಷೇಣ ಪ್ರನರಹುರೂರ್ತತ್ವನಿನಾರ್ಥಮಾರೋತ್ತಾದಯಃ ಸಾಧಾರಣಾಸಾಧಾರಣರೂಪಾನಂತಗುಣಾಃ ಯಥಾಸಂಭವಮಾಗಮಾವಿರೋಧೇನ ಜ್ಞಾತವ್ಯಾ ಇತಿ । ಅತ್ಯ ಸಮೃದ್ಧಾದಿಶುದ್ಧಗುಣಾಷ್ಟರೂಪಃ ಶುದ್ಧಾತ್ಮೈ ಪ್ರೋಪಾದೇಯ ಇತಿ ಭಾವಾರ್ಥಃ ॥೬೦॥

ಅಥ ವಿಷಯಕಣಾಯಾಸಕ್ತಾನಾಂ ಜೀವಾನಾಂ ಯೇ ಕರ್ಮಪರಮಾಣವಃ ಸಂಬಧಾ ಭವಂತಿ ತತ್ತ್ವಮೇರ್ತಿ ಕಢಯತಿ-

**ವಿಷಯ-ಕಣಾಯಹಿ ರಂಗಿಯಹ ತೇ ಅಣಾಯಾ ಲಗ್ಗಂತಿ ।**

**ಜೀವ-ಪರಿಸೇಹ ಮೋಹಿಯಹ ತೇ ಜಿಣ ಕಮ್ಮ ಭಣಂತಿ ॥೬೧॥**

ವಿಷಯಕಣಾಯೈಃ ರಂಜಿತಾನಾಂ ಯೇ ಅಣವಃ ಲಗ್ಗಂತಿ ।

**ಜೀವಪದೇಶೇಷು ಮೋಹಿತಾನಾಂ ತಾನ್ ಜಿನಾಃ ಕರ್ಮ ಭಣಂತಿ ॥೬೨॥**

ವಿಷಯಕಣಾಯಹಿಂ ರಂಗಿಯಹಂ ಜೇ ಅಣಾಯಾ ಲಗ್ಗಂತಿ ವಿಷಯಕಣಾಯೈ ರಂಜಿತಾನಾಂ ರಕ್ತನಾಂ ಯೇ ಪರಮಾಣವೋ ಲಗ್ಗಾ ಭವಂತಿ । ಜೀವಪರಿಸೇಹಿಂ ಮೋಹಿಯಹಂ ತೇ ಜಿಣ ಕಮ್ಮ ಭಣಂತಿ | ಕೇಷು ಲಗ್ಗಾ

ವೀರ್ಯಾಂತರಾಯದಿಂದ ಆಚಾದಿತವಿದೆ, ಸೂಕ್ಷ್ಮತಪ್ತ ಆಯುಕರ್ಮದಿಂದ ಆಚಾದಿತವಿದೆ ಎಂದರೆ ವಿಷಯಕ ಆಯುಕರ್ಮದ ಉದಯದಿಂದ ಏರಡನೇ ಭವವು ಪ್ರಾಪ್ತವಾದಾಗ ಅತೀಂದ್ರಿಯ ಜ್ಞಾನದ ವಿಷಯರೂಪವಾದ ಸೂಕ್ಷ್ಮತಪ್ತವನ್ನಿಂದ ಬಿಟ್ಟುಕೊಟ್ಟು ಐದು ಇಂದ್ರಿಯಜ್ಞಾನದ ವಿಷಯರೂಪನಾಗುತ್ತಾನೆಂಬ ಅರ್ಥವಿದೆ. ಅವಗಾಹನತಪ್ತವು ಶರೀರ ನಾಮಕರ್ಮದ ಉದಯದಿಂದ ಆಚಾದಿತವಿದೆ. ಸಿದ್ಧಾವಸ್ಥಿಗೇ ಯೋಗ್ಯವಾದ ವಿಶ್ವ ಅಗುರುಲಘುತಪ್ತಗುಣವು ನಾಮಕರ್ಮದ ಉದಯದಿಂದ ಆಚಾದಿತವಿದೆ. ‘ಗುರುತಪ್ತ’ ಶಬ್ದದಿಂದ ಉಚ್ಚಗೋತ್ತಜನ್ಯ ಮಹತಪ್ತ(ಉಚ್ಚತಪ್ತ)ವೆಂದು ಹೇಳಲಾಗುತ್ತದೆ. ‘ಲಘುತಪ್ತ’ ಶಬ್ದದಿಂದ ನೀಂಟಗೋತ್ತಜನ್ಯವಾದ ತುಚ್ಚತೆಯೆಂದು ಹೇಳಲಾಗುತ್ತದೆ. ಅವರಡಕ್ಕೆ ಕಾರಣರೂಪವಾದ ಗೋತ್ತರ್ಕರ್ಮದ ಉದಯದಿಂದ ವಿಶ್ವವಾದ ಅಗುರುಲಘುತಪ್ತವು ಆಚಾದಿತವಿದೆ, ವೇದನೀಯಕರ್ಮದ ಉದಯದಿಂದ ಅವ್ಯಾಭಾಧತಪ್ತಗುಣವು ಆಚಾದಿತವಿದೆ. ಹೀಗೆ ಕರ್ಮಗಳಿಂದ ಎಂಟು ಗುಣಗಳ ಆಚಾದನವಿದೆಯೆಂದು ಸಂಕ್ಷೇಪದಿಂದ ತಿಳಿಯುವುದು ಮುಕ್ತಾವಸ್ಥೆಯಲ್ಲಿ ಆ ಎಂಟು ಗುಣಗಳು ತಮ್ಮ - ತಮ್ಮ ಕರ್ಮದ ಆಚಾದನದ ಅಭಾವದಲ್ಲಿ ವ್ಯಕ್ತವಾಗುತ್ತವೆ.

ಈ ಪ್ರಕಾರ ಸಂಕ್ಷೇಪದಲ್ಲಿ ಎಂಟು ಗುಣಗಳನ್ನು ಹೇಳಲಾಯಿತು.

ಮತ್ತು ವಿಶೇಷದಲ್ಲಿ ಅಮೂರ್ತತಪ್ತ, ನಾಮರಹಿತತಪ್ತ, ಗೋತ್ತರಹಿತತಪ್ತ ಮೋದಲಾದ ಸಾಧಾರಣ-ಅಸಾಧಾರಣ ರೂಪವಾದ ಅನಂತಗುಣಗಳನ್ನಿಂದ ಯಥಾ ಸಂಭವ ಅವಿರೋಧವಾಗಿ ತಿಳಿದುಕೊಳ್ಳಬೇಕು.

ಸಮೃದ್ಧ ಮೋದಲಾದ ಶುದ್ಧಗುಣಾಷ್ಟರೂಪನಾದ ಶುದ್ಧಾತ್ಮನೇ ಉಪಾದೇಯನಿದ್ವಾನೆಂಬುದು ಇಲ್ಲಿನ ಭಾವಾರ್ಥವಿದೆ.

ವಿಷಯ-ಕಣಾಯಗಳಲ್ಲಿ ಆಸಕ್ತರಾದ ಜೀವರುಗಳಿಗೆ ಯಾವ ಕರ್ಮಪರಮಾಣಿಗಳು ಬಂಧಿಸಲ್ಪಡುತ್ತವೆ. ಅವನ್ನು ಕರ್ಮವೆನ್ನುತ್ತಾರೆಂದು ಈಗ ಹೇಳುತ್ತಾರೆ,-

**ಆ ವಿಷಯಕಣಾಯದಿ ರಂಜಿತ ಮೋಹಿತ ಜೀವಪ್ರದೇಶಗಳಲ್ಲಿ ।**

**ಯಾವ ಪರಮಾಣು ತಗಲುವವವನು ಜಿನರು ಕರ್ಮವೆಂದಿರುವರು ॥೬೩॥**

ಭವಂತಿ । ಜೀವಪ್ರದೇಶೀಷು । ಕೇಷಾಮ್ । ಮೋಹಿತಾನಾಂ ಜೀವಾನಾಮ್ । ತಾನ್ ಕರ್ಮಸ್ಥಂಧಾನ್ ಜಿನಾಃ ಕರ್ಮೋತಿ ಕಥಯಂತಿ । ತಥಾಹಿ । ಶುದ್ಧಾತ್ಮನಭೂತಿವಿಲಕ್ಷಣೈರಾಷಯಕಾಯೈ ರಕ್ತಾನಾಂ ಸ್ವಸಂವಿತ್ಯಾಭಾವೋ-ಪಾಜ್ಯಾತಮೋಹಕರ್ಮೋದಯಪರಿಣಾತಾನಾಂ ಚ ಜೀವಾನಾಂ ಕರ್ಮವರ್ಗಾಣಾಯೋಗ್ಯಸ್ಥಂಧಾಸ್ಯೈಲಮ್ರಷ್ಟಿತಾನಾಂ ಮಲಪಯಾರ್ಯವದಷ್ಟಿವಿಧಭಾನಾವರಣಾದಿಕರ್ಮರೂಪೇಣ ಪರಿಣಾಮಂತಿತ್ಯಾಧರಃ ॥ ಅತ್ಯರ್ಥ ಯ ಏವ ವಿಷಯ ಕರ್ಣಾಯಕಾಲೇ ಕರ್ಮೋಪಾಜ್ಯಾನಂ ಕರ್ಮೋತಿ ಸ ಏವ ಪರಮಾತ್ಮಾ ವಿತರಾಗನಿವಿಕಾಕಲ್ಪಸಮಾಧಿಕಾಲೇ ಸಾಕ್ಷಾದುಪಾದೇಯೋಭವತೀತಿ ತಾತ್ಪರ್ಯಾಧರಃ ॥೬೨॥ ಇತಿ ಕರ್ಮಸ್ಥರೂಪಕಥನಮುಖ್ಯತ್ವೇನಸೂತ್ರಚತುಷ್ಪಯಂ ಗತಮ್ ॥

ಅಥಾಪೀಂದ್ರಿಯಚಿತ್ತಸಮಸ್ತ ವಿಭಾವಚತುರ್ಗತಿಸಂತಾಪಾಃ ಶುದ್ಧನಿಶ್ಚಯನಯೇನ ಕರ್ಮಜನಿತಾಜತ್ಯಭಿಪ್ರಾಯಂ ಮನಸಿಧೃತಾಸೂತ್ರಂ ಕಥಯಂತಿ-

ಪಂಚ ವಿ ಇಂದಿಯ ಅಣ್ಣ ಮಣಿ ಅಣ್ಣ ವಿ ಸಯಲ-ವಿಭಾವ ।

ಜೀವಹ ಕರ್ಮ ಇ ಜಣಿಯ ಜಯ ಅಣ್ಣ ವಿ ಚಲಗಳ-ತಾವ ॥೬೩॥

### ಗಾಢ - ೬೫

**ಅನ್ನಯಾಧರ :** - [ವಿಷಯ-ಕರ್ಣಾಯಹಿಂ] ವಿಷಯ-ಕರ್ಣಾಯಗಳಿಂದ [ರಂಗಿಯಹಂ] ಅನುರಕ್ತ-ಅಸಕ್ತ [ಮೋಹಿಯಹಂ] ಮೋಹಿತವಾದ ಜೀವರುಗಳ [ಜೀವ-ಪಪಸೀಹಂ] ಜೀವಪ್ರದೇಶಗಳಲ್ಲಿ [ತೇ ಅಣುಯಾ] ಯಾವ ಪರಮಾಣುಗಳು ಸೇರುತ್ತವೆ (ಅಂಟಿಕೊಳ್ಳತ್ತವೆ, ಬಂಧಿಸಲ್ಪಡತ್ತವೆ) [ತೇ] ಆ ಕರ್ಮಸ್ಥಂಧಗಳನ್ನು [ಜಿಣ] ಜನೇಂದ್ರದೇವರು [ಕರ್ಮ ಭಣಂತಿ] ಕರ್ಮವೆಂದು ಹೇಳುತ್ತಾರೆ.

**ಭಾವಾಧರ :** - ಶುದ್ಧ ಆತ್ಮನ ಅನುಭೂತಿಯಿಂದ ಭಿನ್ನವಾದ ವಿಷಯ-ಕರ್ಣಾಯಗಳಿಂದ ಅನುರಕ್ತ ಮತ್ತು ಸ್ವಸಂವೇದನದ ಅಭಾವದಿಂದ ಉಪಾಜ್ಯಸಲ್ಪಟ್ಟಿಂಥ ಮೋಹಕರ್ಮದ ಉದಯರೂಪದಿಂದ ಪರಿಣಾಮಿಸಿದ ಜೀವರುಗಳಿಗೆ ಕರ್ಮವರ್ಗಾಣಾಯೋಗ್ಯಸ್ಥಂಧಗಳು ಯಾವ ಪ್ರಕಾರ ಎಣ್ಣೆಯಿಂದ ಬಳೆಯಲ್ಪಟ್ಟ ಶರೀರದಲ್ಲಿ ಧೂಳು ಅಂಟಿಕೊಂಡು ಮಲಿನಪಯಾರ್ಯವಾಗಿ ಪರಿಣಾಮಿಸುತ್ತದೆ ಅದೇ ಪ್ರಕಾರ ಜ್ಞಾನಾವರಣ ಮೊದಲಾದ ಅಷ್ಟವಿಧ ಕರ್ಮಗಳ ರೂಪದಿಂದ ಪರಿಣಾಮಿಸುತ್ತಾನೆಂಬ ಅಧರವಿದೆ.

ಯಾವನು ವಿಷಯ-ಕರ್ಣಾಯಗಳ ಕಾಲದಲ್ಲಿ ಕರ್ಮಗಳನ್ನು ಉಪಾಜ್ಯನೇ ಮಾಡಿರುತ್ತಾನೆ ಆ ಪರಮಾತ್ಮನು ವಿತರಾಗನಿವಿಕಲ್ಪಸಮಾಧಿಯ ಕಾಲದಲ್ಲಿ ಪ್ರತ್ಯೇಕಣ ಉಪಾದೇಯನಿದ್ವಾನೆಂಬುದು ಇಲ್ಲಿನ ತಾತ್ಪರ್ಯಾಧರವಿದೆ.

ಈ ಪ್ರಕಾರ ಕರ್ಮಸ್ಥರೂಪದ ಕಥನದ ಮುಖ್ಯತೆಯಿಂದ ನಾಲ್ಕು ಸೂತ್ರಗಳು ಸಮಾಪ್ತವಾದವು.

ಇದು ಇಂದ್ರಿಯಗಳು, ಮನಸ್ಸು, ಸಮಸ್ತ ವಿಭಾವಗಳು ಮತ್ತು ಚತುರ್ಗತಿಗಳ ಸಂತಾಪಗಳಿಲ್ಲವು ಶುದ್ಧನಿಶ್ಚಯ ನಯದಿಂದ ಕರ್ಮಜನಿತವಿವೆಯೆಂಬ ಅಭಿಪ್ರಾಯವನ್ನು ಮನಸಿನಲ್ಲಿಟ್ಟುಕೊಂಡು ಈಗ ಸೂತ್ರಹೇಳುತ್ತಾರೆ,-

ಪಂಚೀಂದ್ರಿಯಗಳನ್ನುವುವೆ ಮನಮೇಣ್ಣಕಲವಿಭಾವವನ್ನುವುವೆ ।

ಆ ಚತುರ್ಗತಿಗಳ ದುಃಖವನ್ನುವುವೆ ಜೀವಕರ್ಮದಿ ಜನಿಸಿದೆ ॥೬೩॥

**ಪಂಚಾಪಿ ಇಂದಿಯಾಣಿ ಅನ್ನತೋ ಮನಃ ಅನ್ನದಪಿ ಸಕಲವಿಭಾವಃ ।  
ಜೀವಾನಾಂ ಕರ್ಮಾಣಾ ಜನಿತಾಃ ಜೀವ ಅನ್ನದಪಿ ಚತುರ್ಗತಿತಾಪಾಃ ॥೬೨॥**

ಪಂಚ ವಿ ಇಂದಿಯ ಅಣ್ಣ ಮನು ಅಣ್ಣ ವಿ ಸಯಲ ವಿಭಾವ ಪಂಚೇಂದಿಯಾಣಿ ಅನ್ನನ್ನಾನಃ ಅನ್ನದಪಿ ಬ್ರಹ್ಮರಪಿ ಸಮಸ್ತಭಾವಃ । ಜೀವಹಂ ಕಮ್ಮ ಇಂ ಜಣೆಯ ಜಿಯ ಅಣ್ಣ ವಿ ಚಲಿಗಳಿತಾವ ಏತೇ ಜೀವಾನಾಂ ಕರ್ಮಾಣಾ ಜನಿತಾ ಹೇ ಜೀವ, ನಕೇವಲಮೇತೇ ಅನ್ನದಪಿ ಬ್ರಹ್ಮರಪಿ ಚತುರ್ಗತಿಸಂತಾಪಾಸ್ತೇ ಕರ್ಮಾಜನಿತಾ ಇತಿ । ತದ್ವಥಾ । ಅತೀಂದಿಯಾತ್ ಶುದ್ಧಾತ್ಮನೋ ಯಾನಿ ವಿಪರೀತಾನಿ ಪಂಚೇಂದಿಯಾಣಿ, ಶುಭಾಶುಭಸಂಕಲ್ಪ ವಿಕಲ್ಪ ರಹಿತಾತ್ಮನೋ ಯಂದ್ ವಿಪರೀತವನೇಕಸಂಕಲ್ಪ ವಿಕಲ್ಪ ಜಾಲರೂಪಂ ಮನಃ, ಯೇ ಚ ಶುದ್ಧಾತ್ಮ ತತ್ತ್ವಾನ್ನಿಭಂತೇವಿರ್ಲಕ್ಷಣಾಃ ಸಮಸ್ತವಿಭಾವಪರ್ಯಾಯಾಃ, ವೀತರಾಗಪರಮಾನಂದಸುಖಾಮೃತಪ್ರತಿಕೂಲಾಃ ಸಮಸ್ತಚತುರ್ಗತಿಸಂತಾಪಾಃ ದುಃಖಾಹಾಶ್ಚೇತಿ ಸರ್ವೇದಪ್ಯೇತೇ ಅಶುದ್ಧನಿಶ್ಚಯನಯೇನ ಸ್ವಸಂವೇದ್ಯಾ - ಭಾವೋಪಾಚಿತೇನ ಕರ್ಮಾಣಾ ನಿರ್ಮಿತಾ ಜೀವಾನಾಮಿತಿ ಅತ್ಯ ಪರಮಾತ್ಮದ್ವಾತ್ಮತ್ತಿಕೂಲಂ ಯತ್ಪಂಚೇಂದಿ - ಯಾದಿಸಮಸ್ತವಿಕಲ್ಪಜಾಲಂ ತದ್ವೇಯಂ ತದ್ವಿಪರೀತಂ ಸ್ವಶುದ್ಧಾತ್ಮತ್ತಾಂ ಪಂಚೇಂದಿಯವಿಪರ್ಯಾಭಿಲಾಷಾದಿಸಮಸ್ತ ವಿಕಲ್ಪರಹಿತಂ ಪರಮಸಮಾಧಿಕಾಲೇ ಸಾಕ್ಷಾದುಪಾದೇಯಮಿತಿ ಭಾವಾರ್ಥಃ ॥೬೨॥

ಅಥ ಸಂಸಾರಿಕಸಮಸ್ತ ಸುಖದುಃಖಾನಿ ಶುದ್ಧನಿಶ್ಚಯನಯೇನ ಜೀವಾನಾಂ ಕರ್ಮಾಜನಯತೀತಿ ನಿರೂಪಯತಿ-

### ಗಾಢ - ೬೨

**ಅನ್ನಯಾರ್ಥ :** - [ಪಂಚ ವಿ] ಇದೂ [ಇಂದಿಯ] ಇಂದಿಯಗಳು [ಅಣ್ಣ] ಅನ್ನವಿವೆ, [ಮನು] ಮನಸ್ಸು [ವಿ] ಮತ್ತು [ಸಯಲ-ವಿಭಾವ] ರಾಗ ಮೊದಲಾದ ಸಮಸ್ತ ವಿಭಾವಗಳು [ಅಣ್ಣ] ಅನ್ನವಿವೆ ಇವಲ್ಪವಿಗಳನ್ನು [ಜಿಯ] ಎಲ್ಲ ಜೀವನೇ ! [ಜೀವಹಂ] ಜೀವರುಗಳು [ಕಮ್ಮ ಇಂ] ಕರ್ಮದಿಂದ [ಜಣೆಯ] ಉಪಾಚಿಸಲಪ್ರಾಟಿದ್ದಾರೆ ಮತ್ತು [ಚಲಿಗಳಿ-ತಾವ ವಿ] ಚತುರ್ಗತಿಗಳಲ್ಲಿನ ದುಃಖವು ಕೂಡ [ಅಣ್ಣ] ಅನ್ನವಿದೆ, ಅದು ಕೇವಲ ಅನ್ನವಿದೆಯೆಂದಿಷ್ಟೇ ಇಲ್ಲ, ಆದರೆ ಅದು ಕರ್ಮಾಜನ್ಯವಿದೆ.

**ಭಾವಾರ್ಥ :** - ಅತೀಂದಿಯ ಶುದ್ಧ ಆತ್ಮನಿಂದ ವಿಪರೀತವಾದ ಪಂಚೇಂದಿಯಗಳಿಂದ, ಶುಭಾಶುಭ ಸಂಕಲ್ಪವಿಕಲ್ಪಗಳಿಂದ ರಹಿತವಾದ ಆತ್ಮನಿಂದ ವಿಪರೀತವಾದ ಅನೇಕ ಸಂಕಲ್ಪ-ವಿಕಲ್ಪದ ಜಾಲರೂಪವಾದ ಮನಸ್ಸು ಮತ್ತು ಶುದ್ಧ ಆತ್ಮನ ಅನುಭೂತಿಯಿಂದ ಭಿನ್ನವಾದ ಸಮಸ್ತ ವಿಭಾವಪರ್ಯಾಯಗಳು ಮತ್ತು ವೀತರಾಗಪರಮಾನಂದರೂಪವಾದ ಸುಖಾಮೃತದಿಂದ ಪ್ರತಿಕೂಲವಾದ ಚತುರ್ಗತಿಯ ಸಮಸ್ತ ಸಂತಾಪಗಳು ದುಃಖದ ದಾಹಗಳಿಲ್ಲವು ಅಶುದ್ಧನಿಶ್ಚಯನಯದಿಂದ ಸ್ವಸಂವೇದನದ ಅಭಾವದಿಂದ ಉಪಾಚಿಸಿದ ಕರ್ಮದಿಂದ ಜೀವರುಗಳಿಗೆ ಉತ್ಪನ್ನವಾಗಿವೆ.

ಪರಮಾತ್ಮ ದ್ವಾರ್ವಾದಿಂದ ಪ್ರತಿಕೂಲವಾದ ಪಂಚೇಂದಿಯ ಮೊದಲಾದ ಸಮಸ್ತ ವಿಕಲ್ಪ ಜಾಲವು ಹೇಯಿದೆ, ಅವುಗಳಿಂದ ವಿಪರೀತವಾದ ಪಂಚೇಂದಿಯ ವಿಷಯದ ಅಭಿಲಾಷೆ ಮೊದಲಾದ ಸಮಸ್ತ ವಿಕಲ್ಪದಿಂದ ರಹಿತವಾದಂಥ ಸ್ವಶುದ್ಧಾತ್ಮ ತತ್ತ್ವಾಂ ಪರಮಸಮಾಧಿಯ ಸಮಯದಲ್ಲಿ ಪ್ರತ್ಯಕ್ಷ ಉಪಾದೇಯವಿದೆಯಂಬುದು ಇಲ್ಲಿನ ಭಾವಾರ್ಥವಿದೆ.

ಜೀವರುಗಳಿಗೆ ಶುದ್ಧ ನಿಶ್ಚಯನಯದಿಂದ ಸಂಸಾರದ ಸಮಸ್ತ ಸುಖ-ದುಃಖಗಳು ಕರ್ಮದಿಂದ ಉತ್ಪನ್ನವಾಗುತ್ತವೆಂದು ಈಗ ಹೇಳುತ್ತಾರೆ.

**ದುಕ್ಕು ವಿ ಸುಕ್ಕು ವಿ ಬಹು-ವಿಹಲು ಜೀವಹ ಕೆಮ್ಮು ಜಣೇಇ ।  
ಅಪ್ಪಾ ದೇಕ್ಕಿ ಇ ಮುಣಿಂ ಪರ ಣೆಚ್ಚುಂ ಏಲು ಭಣೇಇ ॥೬೪॥**

**ದುಃಖಿಮಷಿ ಸುಖಿಮಷಿ ಬಹುವಿಧಂ ಜೀವಾನಾಂ ಕರ್ಮ ಜನಯತಿ ।  
ಆತ್ಮಾ ಪಶ್ಯತಿ ಮನತೇ ಪರಂ ನಿಶ್ಚಯಃ ಏವಂ ಭಣತಿ ॥೬೫॥**

ದುಕ್ಕು ವಿ ಸುಕ್ಕು ವಿ ಬಹುವಿಹಲು ಜೀವಹಂ ಕೆಮ್ಮು ಜಣೇಇ ದುಃಖಿಮಷಿ ಸುಖಿಮಷಿ | ಕಥಂಭೂತಮ್ | ಬಹುವಿಧಂ ಜೀವಾನಾಂ ಕರ್ಮ ಜನಯತಿ | ಅಪ್ಪಾ ದೇಕ್ಕಿ ಇ ಮುಣಿಂ ಪರ ಣೆಚ್ಚುಂ ಏಲುಂ ಭಣೇಇ ಆತ್ಮಾ ಪ್ರಾಣಃ ಪಶ್ಯತಿ ಜಾನಾತಿ ಪರಂ ನಿಯಮೇನ ನಿಶ್ಚಯನಯಃ ಏವಂ ಬುವತೇ ಇತಿ | ತಥಾಹಿ-ಅನಾಕುಲತ್ತ-ಲಕ್ಷಣ-ಪಾರಮಾರ್ಥಿಕವೀತರಾಗಸೀಖ್ಯಾತ್ ಪ್ರತಿಕೊಲಂ ಸಂಸಾರಿಕಷುಖಿದುಃಖಿಂ ಯದ್ವಪ್ಯಶುದ್ಧ ನಿಶ್ಚಯನಯೇನ ಜೀವಜನಿತಂ ತಥಾಪಿ ಶುದ್ಧನಿಶ್ಚಯೇನ ಕರ್ಮಜನಿತಂ ಭವತಿ | ಆತ್ಮಾ ಪ್ರಾಣವೀತರಾಗಸೀರ್ವಿಕಲ್ಪಸಮಾರ್ಥಿಸಃ ಸನ್ ವಸ್ತು ವಸ್ತುಸ್ವರೂಪೇಣ ಪಶ್ಯತಿ ಜಾನಾತಿ ಚ ನ ಚ ರಾಗಾದಿಕಂ ಕರೋತಿ | ಅತ್ಯ ಪಾರಮಾರ್ಥಿಕಸುಖಾದ್ವಿಪರೀತಂ ಸಾಂಸಾರಿಕಸುಖಿ- ದುಃಖಿವಿಕಲ್ಪಜಾಲಂ ಹೇಯಮಿತಿ ತಾತ್ಪರ್ಯಾರ್ಥಃ ॥೬೬॥

ಅಥ ನಿಶ್ಚಯೇನ ಬಂಧಮೋಕ್ಷೈ ಕರ್ಮ ಕರೋತೀತಿ ಪ್ರತಿಪಾದಯತಿ-

### ಗಾಢ - ೬೭

**ಅನ್ನಯಾರ್ಥ :-** [ಜೀವಹಂ] ಜೀವರುಗಳಿಗೆ [ಬಹು-ವಿಹಲು] ಅನೇಕ ಪ್ರಕಾರದ [ದುಕ್ಕು ವಿ ಸುಕ್ಕು ವಿ] ದುಃಖಿ ಹಾಗೂ ಸುಖಿವನ್ನು [ಕೆಮ್ಮು] ಕರ್ಮವು [ಜಣೇಇ] ಉತ್ತನ್ನ ಮಾಡುತ್ತದೆ ಮತ್ತು [ಅಪ್ಪಾ] ಆತ್ಮನು [ಪರ] ನಿಯಮದಿಂದ [ದೇಕ್ಕಿ ಇ ಮುಣಿಂ] ನೋಡುತ್ತಾನೆ-ತಿಳಿಯುತ್ತಾನೆ [ಏಲುಂ] ಎಂಬುದಾಗಿ [ಣೆಚ್ಚುಂ] ನಿಶ್ಚಯನಯವು [ಭಣೇಇ] ಹೇಳುತ್ತದೆ.

**ಭಾವಾರ್ಥ :-** ಅನಾಕುಲತೆಯು ಲಕ್ಷಣವಿರುವಂಥ ಪಾರಮಾರ್ಥಿಕ ವೀತರಾಗ ಸುಖದಿಂದ ಪ್ರತಿಕೊಲವಾದ ಸಾಂಸಾರಿಕ ಸುಖ-ದುಃಖವು ಅದು ಅಶುದ್ಧ ನಿಶ್ಚಯ ನಯದಿಂದ ಜೀವಜನಿತವಿದ್ದರೂ ಕೊಡ ಶುದ್ಧ ನಿಶ್ಚಯ ನಯದಿಂದ ಕರ್ಮಜನಿತವಿದೆ, ಮತ್ತು ಆತ್ಮನು ವೀತರಾಗ ನಿರ್ವಿಕಲ್ಪಸಮಾರ್ಥಿಯಲ್ಲಿ ಸ್ಥಿರನಾಗುತ್ತ ವಸ್ತುವನ್ನು ವಸ್ತುಸ್ವರೂಪದಿಂದ ನೋಡುತ್ತಾನೆ-ತಿಳಿಯುತ್ತಾನೆ, ಆದರೆ ರಾಗಾದಿಗಳನ್ನು ಮಾಡುವುದಿಲ್ಲ.

ಪಾರಮಾರ್ಥಿಕ ಸುಖದಿಂದ ವಿಪರೀತವಾದ ಸಂಸಾರದ ಸುಖ-ದುಃಖರೂಪದ ವಿಕಲ್ಪ ಜಾಲವು ಹೇಯವಿದೆಯಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ನಿಶ್ಚಯನಯದಿಂದ ಬಂಧ ಮತ್ತು ಮೋಕ್ಷವನ್ನು ಕರ್ಮವು ಮಾಡುತ್ತದೆಂದು ಈಗ ಹೇಳುತ್ತಾರೆ,-

**ಜೀವನಿಗೆ ಬಹುವಿಧ ಸುಖ-ದುಃಖ ಕರ್ಮಪುಟ್ಟಿಸುವುದಾದರಾತ್ಮ ।  
ಕೇವಲ ತಿಳಿಯುವ-ನೋಡುವನೆಂದು ನಿಶ್ಚಯನಯ ಹೇಳುವುದು ॥೬೭॥**

**ಬಂಧು ವಿ ಮೋಕ್ಷ್ವಿ ಸಯಲು ಜಿಯ ಜೀವಹ ಕಮ್ಮು ಜಣೇಇ ।  
ಅಪ್ಪಾ ಕಿಂಪಿ ವಿ ಕುಣಿಜ ಣಾವಿ ಣೆಚ್ಚೆಲು ಏಲು ಭಣೇಇ ॥೬೫॥**

ಬಂಧಮಪಿ ಮೋಕ್ಷಮಪಿ ಸರ್ಕಲಂ ಜೀವ ಜೀವಾನಾಂ ಕಮ್ರ ಜನಯತಿ ।  
ಆತ್ಮಾ ಕಿಮಪಿ ಕರೋತಿ ನೈವ ನಿಶ್ಚಯ ಏವಂ ಭಣತಿ ॥೬೫॥

ಬಂಧು ವಿ ಮೋಕ್ಷ್ವಿ ಸಯಲು ಜಿಯ ಜೀವಹಂ ಕಮ್ಮು ಜಣೇಇ ಬಂಧಮಪಿ ಮೋಕ್ಷಮಪಿ ಸಮಸ್ತಂ ಹೇ ಜೀವ ಜೀವಾನಾಂ ಕಮ್ರ ಕತ್ತ್ರ ಜನಯತಿ ಅಪ್ಪಾ ಕಿಂಪಿ (ಕಿಂಚಿ) ವಿ ಕುಣಿಜ ಣಾವಿ ಣೆಚ್ಚೆಲು ಏಲುಂ ಭಣೇಇ ಆತ್ಮಾ ಕಿಮಪಿ ನ ಕರೋತಿ ಬಂಧಮೋಕ್ಷಸ್ಥರೂಪಂ ನಿಶ್ಚಯ ಏವಂ ಭಣತಿ । ತದ್ವಧಾ । ಅನುಪಚರಿತಾಸದ್ಭಾತವ್ಯವಹಾರೇಣ ದ್ರವ್ಯ ಬಂಧಂ ತತ್ತ್ವಾಶುದ್ಧನಿಶ್ಚಯೀನ ಭಾವಬಂಧಂ ತಥಾ ನಯದ್ವಯೀನ ದ್ರವ್ಯ ಭಾವಮೋಕ್ಷಮಪಿ ಯದ್ವಾಪಿ ಜೀವಃ ಕರೋತಿ ತಥಾಪಿ ಶುದ್ಧ ಪಾರಿಣಾಮಿಕಪರಮಭಾವಗ್ರಾಹಕೇನ ಶುದ್ಧನಿಶ್ಚಯನಯೀನ ನ ಕರೋತ್ತೀವಂ ಭಣತಿ । ಕೋರಸೌ । ನಿಶ್ಚಯ ಇತಿ । ಅತ್ಯ ಯ ಏವ ಶುದ್ಧನಿಶ್ಚಯೀನ ಬಂಧಮೋಕ್ಷೈ ನ ಕರೋತಿ ಸ ಏವ ಶುದ್ಧತ್ವೋಪಾದೇಯ ಇತಿ ಭಾವಾರ್ಥಃ ॥೬೫॥

ಅಥ ಸ್ತುಲಸಂಖ್ಯಾಬಾಹ್ಯಂ ಪ್ರಕ್ಷೇಪಕಂ ಕಥಯತಿ-

**ಸೋ ಣತ್ತಿ ತ್ತಿ ಪರಸೋ ಚಲರಾಸೀ-ಜೋಣಿ-ಲಕ್ಷ-ಮಜ್ಞಮ್ಯಿ ।  
ಜಣ ವಯಣಂ ಣ ಲಹಂತೋ ಜತ್ತಿ ಣ ಡುಲುಡುಲ್ಲಿಂ ಜೀವೋ ॥೬೫-೧॥**

### ಗಾಢ - ೬೫

**ಅನ್ವಯಾರ್ಥ :**- [ಜಿಯ] ಎಲ್ಲ ಜೀವನೇ ! [ಜೀವಹಂ] ಜೀವರುಗಳಿಗೆ [ಬಂಧು ವಿ ಮೋಕ್ಷ್ವಿ ವಿ] ಬಂಧ ಮತ್ತು ಮೋಕ್ಷ [ಸಯಲು] ಇವೆಲ್ಲವನ್ನು [ಕಮ್ಮು] ಕಮ್ರವು [ಜಣೇಇ] ಮಾಡುತ್ತದೆ [ಅಪ್ಪಾ] ಆತ್ಮನು ಬಂಧ-ಮೋಕ್ಷಸ್ಥರೂಪವನ್ನು [ಕಿಂಪಿ ವಿಣಿ ಕುಣಿಜ] ಏನನ್ನೂ ಮಾಡುವುದಿಲ್ಲ [ಏಲುಂ] ಎಂಬುದಾಗಿ [ಣೆಚ್ಚೆಲು ಭಣೇಇ] ನಿಶ್ಚಯ ನಯವು ಹೇಳುತ್ತದೆ.

**ಭಾವಾರ್ಥ :**- ಅನುಪಚರಿತ ಅಸದ್ಭಾತ ವ್ಯವಹಾರ ನಯದಿಂದ ದ್ರವ್ಯಬಂಧ ಅದರಂತೆ ಅಶುದ್ಧ ನಿಶ್ಚಯ ನಯದಿಂದ ಭಾವಬಂಧ ಮತ್ತು ಏರಡೂ ದ್ರವ್ಯ ಭಾವರೂಪದ ಮೋಕ್ಷಪನ್ನು ಕೂಡ ಜೀವವು ಮಾಡುತ್ತಿದ್ದರೂ ಕೂಡ ಶುದ್ಧ ಪಾರಿಣಾಮಿಕ ಪರಮಭಾವಗ್ರಾಹಕವಾದ ಶುದ್ಧನಿಶ್ಚಯನಯದಿಂದ ಮಾಡುವುದೇ ಇಲ್ಲವೆಂದು ನಿಶ್ಚಯನಯವು ಹೇಳುತ್ತದೆ.

ಜೀವನಿಗೆ ಬಂಧ-ಮೋಕ್ಷವೆಲ್ಲವನೆಲೆ ಜೀವ ಕಮ್ರ ಮಾಡುವುದು ।  
ಯಾವುದನಾತ್ಮ ಮಾಡುವುದಿಲ್ಲವೆಂದು ನಿಶ್ಚಯನಯ ಹೇಳುವುದು ॥೬೫॥  
ಜೀವ ಎಂಭತ್ತನಾಲ್ಕುಲಕ್ಷಯೋನಿಗಳಲ್ಲಿ ಜನಿಸಿ ಭ್ರಮಿಸದ ।  
ಯಾವೊಂದು ಪ್ರದೇಶವೆಲ್ಲ ಲೋಕದಲ್ಲಿ ಜನವಚನ ಪಡೆಯದೆ ॥೬೫-೧॥

ಸ ನಾಸ್ತಿ ಇತಿ ಪ್ರದೇಶಃ ಚತುರಶೀತಿಯೋನಿಲಕ್ಷ್ಯಮಧ್ಯೇ ।  
ಜನವಚನಂ ನ ಲಭಮಾನಃ ಯತ್ ನ ಭ್ರಮಿತಃ ಜೀವಃ ॥೬೫-೧॥

ಸೋ ಣತ್ತಿ ತ್ತಿ ಪರಿಸೋ ಸ ಪ್ರದೇಶೋ ನಾಸ್ತಿತ್ ಜಗತಿ । ಸ ಕಿರ್ಮಾ । ಚಲುರಾಸೀಜೋಣಿಲಕ್ಷ್ಯಮಧ್ಯೈ ವಿನ್ಯಾಸಿತಾಗಿ ಜಿನವಚನಮಲಭಮಾನೋ ಯತ್ ನ ಭ್ರಮಿತೋ ಜೀವ ಇತಿ । ತಥಾಹಿ । ಭೇದಾಭೇದರತ್ತತಯಪ್ರತಿಪಾದಕಂ ಜಿನವಚನಮಲಭಮಾನಃ ಸನ್ಯಾಸಂ ಜೀವೋರನಾದಿಕಾಲೇ ಯತ್ ಚತುರಶೀತಿಯೋನಿಲಕ್ಷ್ಯಮಧ್ಯೈ ಭೂತಾಂತರಂ ನ ಭ್ರಮಿತಃ ಸೋರತ್ ಕೋರಪಿ ಪ್ರದೇಶೋ ನಾಸ್ತಿ ಇತಿ । ಅತ್ ಯದೇವ ಭೇದಾಭೇದರತ್ತತಯಪ್ರತಿಪಾದಕಂ ಜಿನವಚನಮಲಭಮಾನೋ ಭ್ರಮಿತೋ ಜೀವಸ್ತದೇವೋಪಾದೇಯಾತ್ ಸುಖಿಪ್ರತಿಪಾದಕತ್ವಾದುಪಾದೇಯಮಿತಿ ತಾತ್ಪರ್ಯಾರ್ಥಃ ॥೬೫-೧॥

ಅಥಾತ್ ಪಂಗುವತ್ ಸ್ವಯಂ ನ ಯಾತಿ ನ ಚೈತಿ ಕರ್ಮ್ಯಾವ ನಯತ್ವಾನಯತಿ ಚೇತಿ ಕಥಯತಿ-

ಯಾವನು ಶುದ್ಧ ನಿಶ್ಚಯ ನಯದಿಂದ ಬಂಧ-ಮೋಕ್ಷವನ್ನು ಮಾಡುವುದಿಲ್ಲ ಅದೇ ಶುದ್ಧ ಆತ್ಮನು ಉಪಾದೇಯನಿದ್ವಾನೆಂಬುದು ಇಲ್ಲಿನ ಭಾವಾರ್ಥವಿದೆ.

ಈಗ ದೋಹಾ-ಸೂತ್ರಗಳ ಸ್ಥಳ ಸಂಖ್ಯೆಯಿಂದ ಬೇರೆಯಾದ ಪ್ರಕ್ಷೇಪಕವನ್ನು ಹೇಳುತ್ತಾರೆ,-

### ಗಾಢ - ೬೫-೧

**ಅನ್ವಯಾರ್ಥ :**- [ಜಿಣ ವಯಣಂ ಇ ಲಹಂತೋ] ಜಿನವಚನವನ್ನು ಪ್ರಾಪ್ತ ಮಾಡಿಕೊಳ್ಳಲಾರದೆ [ಜೀವೋ] ಈ ಜೀವನು [ಚಲುರಾಸೀ-ಜೋಣಿ-ಲಕ್ಷ್ಯ-ಮಧ್ಯವಿನ್ಯಾಸಿತಾಗಿಗಳಲ್ಲಿಲ್ಲ] ಎಂಭತ್ತಾಲ್ಲಿಲ್ಲ ಲಕ್ಷ್ಯಯೋನಿಗಳಲ್ಲಿಲ್ಲ ಉತ್ಪನ್ನನಾಗಿ [ಜತ್ತಾ] ಈ ಜಗತ್ತಿನಲ್ಲಿ ಎಲ್ಲ [ಇ ದುಲುಡುಲ್ಲಿಂ] ಭ್ರಮಣ ಮಾಡಲಿಲ್ಲ [ಸೋ ಪರಿಸೋ ತ್ತಿ ಣತ್ತಿ] ಅಂಥ ಯಾವ ಪ್ರದೇಶವು ಕೂಡ ಉಳಿದಿಲ್ಲ.

**ಭಾವಾರ್ಥ :**- ಈ ಜೀವನು ಅನಾದಿಕಾಲದಿಂದ ಭೇದಾಭೇದರತ್ತತಯದ ಪ್ರತಿಪಾದಕವಾದ ಜಿನವಚನವನ್ನು ಪ್ರಾಪ್ತ ಮಾಡಿಕೊಳ್ಳಲಾರದೆ ಎಂಭತ್ತಾಲ್ಲಿಲ್ಲ ಲಕ್ಷ್ಯಯೋನಿಗಳಲ್ಲಿಲ್ಲ ಉತ್ಪನ್ನನಾಗಿ ಭ್ರಮಣ ಮಾಡದಂಥ ಯಾವ ಪ್ರದೇಶವು ಕೂಡ ಈ ಜಗತ್ತಿನಲ್ಲಿ ಉಳಿದಿಲ್ಲ.

ಜೀವನು ಭೇದಾಭೇದರತ್ತತಯದ ಪ್ರತಿಪಾದಕವಾದ ಜಿನವಚನವನ್ನು ಪ್ರಾಪ್ತಮಾಡಿಕೊಳ್ಳಲಾರದೆ ಭ್ರಮಣಮಾಡಿದ್ದಾನೆ. ಆ ಜಿನವಚನವು ಉಪಾದೇಯಭೂತವಾದ ಆತ್ಮಸುಖದ ಪ್ರತಿಪಾದಕವಿರುವುದರಿಂದ ಉಪಾದೇಯವಿದೆಯಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ಆತ್ಮನು ಕುಂಟ ಮನುಷ್ಯನ ಹಾಗೆ ಸ್ವಯಂ ಹೋಗುವುದಿಲ್ಲ ಮತ್ತು ಬರುವುದಿಲ್ಲ, ಕರ್ಮವೇ ಅವನನ್ನು ಒಯ್ಯತಡೆ ಮತ್ತು ತೆಗೆದುಕೊಂಡು ಬರುತಡೆಯೆಂದು ಈಗ ಹೇಳುತ್ತಾರೆ,-

**ಅಪ್ಪಾ ಪಂಗುಹ ಅಣುಹರಜ್ ಅಪ್ಪು ಇ ಜಾಜ್ ಇ ಏಜ್ ।**  
**ಭುವಣತ್ತಯಹ ವಿ ಮಜ್ಜಿ ಜಿಯ ವಿಹಿ ಅಣಾಜ್ ವಿಹಿ ಕೇಜ್ ॥೬೬॥**  
**ಆತ್ಮಾ ಪಂಗೋಃ ಅನುಹರತಿ ಆತ್ಮಾನ ಯಾತಿ ನ ಆಯಾತಿ ।**  
**ಭುವನತ್ತಯಸ್ಯ ಅಪಿ ಮಧ್ಯೇ ಜೀವ ವಿಧಿಃ ಆನಯತಿ ವಿಧಿಃ ನಯತಿ ॥೬೭॥**

ಅಪ್ಪಾ ಪಂಗುಹ ಅಣುಹರಜ್ ಅಪ್ಪು ಇ ಜಾಜ್ ಇ ಏಜ್ ಆತ್ಮಾ ಪಂಗೋರನುಹರತಿ ಸದ್ಗುರೋ ಭವತಿ ಅಯಮಾತ್ಮಾ ನ ಯಾತಿ ನ ಚೆಗೆಚ್ಚತಿ । ಕ್ಷೇತ್ರ । ಭುವಣತ್ತಯಹಂ ವಿ ಮಜ್ಜಿ ಜಿಯ ವಿಹಿ ಅಣಾಜ್ ವಿಹಿ ಕೇಜ್ ಭುವನತ್ತಯಸ್ಯಾಷಿ ಮಧ್ಯೇ ಜೀವ ವಿಧಿರಾನಯತಿ ವಿಧಿನಾಯತೀತಿ । ತದ್ವಥಾ । ಅಯಮಾತ್ಮಾಶುಧ್ವನಿಶ್ಚಯೀ-ನಾಂತವೀಯ್ ತಾತ್ತ್ವಾ ಶುಭಾಶುಭಕರ್ಮ-ರೂಪನಿಗಲದ್ವಯರಹಿತೋರಂಪಿ ವ್ಯವಹಾರೇಣ ಅನಾದಿಸಂಸಾರೇ ಸ್ವಭುದ್ವಾಶ್ಚಭಾವನಾಪ್ರತಿಬಂಧಕೇನ ಮನೋವಚನಕಾಯತ್ಯಯೀಷೋಪಾಚಿತೇನ ಕರ್ಮಣಾ ನಿಮಿತ್ತೇನ ಪ್ರಣ್ಯಾ ಪಾಪನಿಗಲದ್ವಯೀನದ್ವಧತರಂಬದ್ಧಃ ಸನ್ ಪಂಗುವದ್ವಾಶ್ಚಯಂ ನ ಯಾತಿ ನ ಚೆಗೆಚ್ಚತಿ ಸ ಏವಾತ್ಮಾ ಪರಮಾತ್ಮೋ ಪಲಂಭಪ್ರತಿಪಕ್ಷಭೂತೇನ ವಿಧಿಭಬ್ಧವಾಚೀನ ಕರ್ಮಣಾ ಭುವನತ್ತಯೀ ನಿಯತೇ ತಜ್ಞವಾನೀಯತೇ ಜೀತಿ । ಅತ್ಯ ವೀತರಾಗಸದಾನಂದ್ಯೇ ಕರೂಪಾಶ್ವಪ್ರಕಾರೋಪಾದೇಯಭೂತಾಶ್ವರಮಾತ್ಮನೋ ಯದ್ವಿನ್ನಂ ಶುಭಾಶುಭ-ಕರ್ಮದ್ವಯಂ ತದ್ವೀಯಮಿತಿ ಭಾವಾಧರಃ ೬೬ ॥ ಇತಿ ಕರ್ಮಶಕ್ತಿಸ್ವರೂಪಕಥನಮುಖ್ಯತ್ವೇನಾಷ್ಟಮಸ್ಥಲೇ ಸೂತ್ರಾಷ್ಟಕಂ ಗತಮ್ ।

### ನಾಥ - ೬೬

**ಅನ್ನಯಾಧರ್ :** - [ಅಪ್ಪಾ] ಆತ್ಮನು [ಪಂಗುಹ ಅಣುಹರಜ್] ಕುಂಟ ಮನುಷ್ಯನ ಹಾಗೆಯೀ ಇದ್ದಾನೆ, [ಅಪ್ಪು] ಈ ಆತ್ಮನು [ಇ ಜಾಜ್ ಇ ಏಜ್] (ಸ್ವಯಂ) ಹೋಗುವುದಿಲ್ಲ ಮತ್ತು ಬರುವುದು ಇಲ್ಲ, [ಜಿಯ] ಎಲ್ಲೆ ಜೀವನೇ ! [ಭುವಣತ್ತಯಹ ವಿ ಮಜ್ಜಿ] ಮೂರು ಲೋಕದಲ್ಲಿ ಈ ಜೀವವನ್ನು [ವಿಹಿ] ಕರ್ಮವ್ಯ [ಅಣಾಜ್] ತರುತ್ತದೆ ಮತ್ತು [ವಿಹಿ] ಕರ್ಮವ್ಯ [ಕೇಜ್] ತೆಗೆದುಕೊಂಡು ಹೋಗುತ್ತದೆ.

**ಭಾವಾಧರ್ :** - ಈ ಆತ್ಮನು ಶುಧ್ವನಿಶ್ಚಯನಯದಿಂದ ಅನಂತವೀಯವ್ಯಳ್ಖವನಿರುಪದರಿಂದ ಶುಭಾಶುಭರೂಪದೆರಡು ಬಂಧನದಿಂದ ರಹಿತನಿದ್ವರೂ ಕೂಡ ವ್ಯವಹಾರ ನಯದಿಂದ ಅನಾದಿಯಿಂದ ಸಂಸಾರದಲ್ಲಿ ಸ್ವಭುದ್ವಾಶ್ಚನ ಭಾವನೆಯ ಪ್ರತಿಬಂಧಕವಾದ ಮನ, ವಚನ, ಕಾಯ ಈ ಮೂರರಿಂದ ಉಪಾಚಿಸಲಪ್ರಾಪ್ತ ಕರ್ಮದಿಂದ ರಚನೆಗೊಂಡ ಪ್ರಣ್ಯ-ಪಾಪರೂಪದೆರಡು ಬಂಧನದಿಂದ ದೃಢವಾಗಿ ಕಟ್ಟಲಪ್ಪತ್ತ ಹೆಚ್ಚನಂತಾಗಿ ಸ್ವಯಂ ಹೋಗುವುದಿಲ್ಲ ಮತ್ತು ಬರುವುದಿಲ್ಲ, ಆದರೆ ಆ ಆತ್ಮನನ್ನು ಪರಮಾತ್ಮನ ಪ್ರಾತಿಗಿ ಪ್ರತಿಪಕ್ಷಭೂತವಾದ ವಿಧಿಯಿಂದ ಶಬ್ದದಿಂದ ಸ್ವಷ್ಟವಾಗಿ ಹೇಳುವುದಾದರೆ ಕರ್ಮದಿಂದ ಮೂರು ಲೋಕದಲ್ಲಿ ಕೊಂಡೊಯ್ದಲಾಗುತ್ತದೆ ಮತ್ತು ತರಲಾಗುತ್ತದೆ.

ಒಂದು ವೀತರಾಗ ಸದಾನಂದರೂಪವಿರುವಂಥ ಎಲ್ಲ ಪ್ರಕಾರದಿಂದ ಉಪಾದೇಯಭೂತನಾದ ಪರಮಾತ್ಮನಿಂದ ಯಾವ ಶುಭಾಶುಭಕರ್ಮಗಳಿರಡೂ ಭಿನ್ನವಿವೆ ಅವು ಹೇಯವಿವೆಯಿಂಬುದು ಇಲ್ಲಿನ ಭಾವಾಧರ್ ವಿದೆ.

**ಎಲೆ ಜೀವ ಪಂಗುವಿನಂತಿರುವಾತ್ಮ ತಾನೆಲ್ಲಿ ಹೋಗನು - ಬರನು ।**  
**ಮೂಲೋಕದಲ್ಲಿ ಜೀವವನು ಕರ್ಮವ್ಯೋಯ್ಯವುದು ಕರ್ಮವೇ ತರುವುದು ॥೬೭॥**

ಅತ ಉಧ್ವರಂ ಭೇದಾಭೇದಭಾವನಾಮುಖ್ಯ ತಯಾ ಪೃಥಕ್ ಪೃಥಕ್ ಸ್ವತಂತ್ರಸೂತ್ರನವಕಂ ಕಥಯತಿ-  
ಅಪ್ನಾ ಅಪ್ನಾ ಜಿ ಪರು ಜಿ ಪರು ಅಪ್ನಾ ಪರು ಜಿ ನ ಹೋಜಿ |  
ಪರು ಜಿ ಕಯಾಜಿ ವಿ ಅಪ್ನಾ ನಾವಿ ಣೆಯಮೇ ಪಭಣಹಿಂ ಜೋಜಿ ||೬೩||

ಅತ್ಯಾ ಅತ್ಯಾ ಏವ ಪರಃ ಏವ ಪರಃ ಅತ್ಯಾ ಪರಃ ಏವ ನ ಭವತಿ |  
ಪರ ಏವ ಕದಾಚಿದಪಿ ಅತ್ಯಾ ನೈವ ನಿಯಮೇನ ಪ್ರಭಣಂತಿ ಯೋಗಿನಃ ||೬೪||

ಅಪ್ನಾ ಅಪ್ನಾ ಜಿ ಪರು ಅಪ್ನಾ ಪರು ಜಿ ನ ಹೋಜಿ ಅತ್ಯಾತ್ಯೈವ ಪರ ಏವ ಪರಃ ಅತ್ಯಾ ಪರ ಏವ ನ ಭವತಿ |  
ಪರು ಜಿ ಕಯಾಜಿ ವಿ ಅಪ್ನಾ ನಾವಿ ಣೆಯಮೇಂ ಪಭಣಹಿಂ ಜೋಜಿ ಪರ ಏವ ಕದಾಚಿದಪ್ಯಾತ್ಯಾ ನೈವ ಭವತಿ  
ನಿಯಮೇನ ನಿಶ್ಚಯೇನ ಭಣಂತಿ ಕಥಯಂತಿ | ಕೇ ಕಥಯಂತಿ | ಪರಮಯೋಗಿನ ಇತಿ | ತಥಾಹಿ | ಶುದ್ಧಾತ್ಯಾ  
ಕೇವಲಜ್ಞಾನಾದಿಸ್ವಭಾವಃ ಶುದ್ಧಾತ್ಯಾತ್ಯೈವ ಪರಃ ಕಾಮಕೌಢಾದಿಸ್ವಭಾವಃ ಪರ ಏವ ಪೂರ್ವೋಽತ್ತಃ  
ಪರಮಾತ್ಮಾಭಿಧಾನಂ ತದ್ವಕಸ್ವಸ್ವಭಾವಂ ತ್ವಕ್ತ್ವಾ ಕಾಮಕೌಢಾದಿರೂಪೋ ನ ಭವತಿ | ಕಾಮಕೌಢಾದಿರೂಪಃ  
ಪರಃ ಕಾಪಿ ಕಾಲೀ ಶುದ್ಧಾತ್ಯಾ ನ ಭವತಿತಿ ಪರಮಯೋಗಿನಃ ಕಥಯಂತಿ | ಅತ್ರ  
ಮೋಕ್ಷಸುಖಾದುಪಾದೇಯಭೂತಾದಭಿನ್ನಃ ಕಾಮಕೌಢಾದಿಭೌರ್ಯಃ ಶುದ್ಧಾತ್ಯಾ ಸ ಏವೋಪಾದೇಯ  
ಇತಿ ತಾತ್ಪರ್ಯಾಧರ್ಥಃ ||೬೫||

ಈ ಪ್ರಕಾರ ಕರ್ಮ-ಶಕ್ತಿಯ ಸ್ವರೂಪದ ಕಥನದ ಮುಖ್ಯ ತೆಯಿಂದ ಎಂಟನೆಯ ಸ್ವಳದಲ್ಲಿ ಎಂಟುದೋಹಕ  
ಸೂತ್ರಗಳು ಸಮಾಪ್ತವಾದವು.

ಈಗ ಭೇದಾಭೇದ ಭಾವನೆಯ ಮುಖ್ಯ ತೆಯಿಂದ ಬೇರೆ ಬೇರೆ ಸ್ವತಂತ್ರ ಒಂಭತ್ತು ಗಾಢಾಸೂತ್ರಗಳನ್ನ  
ಹೇಳುತ್ತಾರೆ,-

### ಗಾಥೆ - ೬೬

**ಅನ್ನಯಾಧರ್ಥ :-** [ಅಪ್ನಾ] ಅತ್ಯನು [ಅಪ್ನಾ ಜಿ] ಅತ್ಯನೇ ಇದ್ದಾನೆ [ಪರು] ಪರವು [ಪರು ಜಿ] ಪರವೇ  
ಇದೆ, [ಅಪ್ನಾ] ಅತ್ಯನು [ಪರು ಜಿ ನ ಹೋಜಿ] ಪರರೂಪನಾಗುವುದಿಲ್ಲ ಮತ್ತು [ಪರು ಜಿ] ಪರವು ಕೂಡ  
[ಕಯಾಜಿ ವಿ] ಯಾವುದೇ ಸಮಯದಲ್ಲಿ ಕೂಡ [ಅಪ್ನಾ ನ ವಿ] ಅತ್ಯರೂಪವಾಗುವುದಿಲ್ಲವೆಂದು [ಣೆಯಮೇಂ]  
ನಿಶ್ಚಯದಿಂದ [ಜೋಜಿ] ಯೋಗೀಶ್ವರರೂಗಳು [ಪಭಣಹಿಂ] ಹೇಳಿದ್ದಾರೆ.

**ಭಾವಾಧರ್ಥ :-** ಕೇವಲಜ್ಞಾನಾದಿಗಳು ಸ್ವಭಾವವಿರುವಂಥ ಶುದ್ಧಾತ್ಯನು ಅವನು ಶುದ್ಧ ಅತ್ಯನೇ ಇದ್ದಾನೆ,  
ಕಾಮಕೌಢಾದಿಗಳು ಸ್ವಭಾವವಿರುವಂಥ ಪರದ್ವಯಗಳು ಅವು ಪರವೇ ಇವೆ. ಪೂರ್ವೋಽತ್ತಃ ಪರಮಾತ್ಮನೆಂಬ  
ಹೆಸರಿನ ಶುದ್ಧಾತ್ಯನು ತನ್ನ ಒಂದು (ಕೇವಲ) ಸ್ವಭಾವವನ್ನಿಂದಿಂದ ಕಾಮಕೌಢಾದಿಗಳ ರೂಪನಾಗುವುದಿಲ್ಲ,  
ಕಾಮಕೌಢಾದಿಗಳು ಯಾವ ಸಮಯದಲ್ಲಿ ಕೂಡ ಶುದ್ಧಾತ್ಯನ ರೂಪವಾಗುವುದಿಲ್ಲವೆಂದು ಪರಮ  
ಯೋಗೀಶ್ವರರೂಗಳು ಹೇಳಿದ್ದಾರೆ.

ಅತ್ಯ ಅತ್ಯನಿದ್ದು ಪರ ಪರವಿವೆ ಅತ್ಯಪರವಾಗನು ಪರವೆಂದು |  
ಅತ್ಯರೂಪವಾಗದೆಂದು ನಿಶ್ಚಯದಿ ಯೋಗಿಗಳು ಹೇಳಿದರು ||೬೬||

ಅಥ ಶುದ್ಧ ನಿಶ್ಚಯೀನೋತ್ತತಿಂ ಮರಣಂ ಬಂಧಮೋಕ್ಷಂ ಚ ನ ಕರೋತ್ಯಾತ್ಮೇತಿ ಪ್ರತಿಪಾದಯತಿ-

ಇ ವಿ ಉಪಾಜ್ಞಾ ಇ ಇ ವಿ ಮರಳಿ ಬಂಧು ಇ ಮೋಕ್ಷಂ ಕರೇಜಿ ।  
ಜಿಲು ಪರಮತ್ವೇ ಜೋಜಿಯಾ ಜಿಣವರು ಏಲು ಭಣೇಜಿ ॥೫೮॥

ನಾಪಿ ಉತ್ಪದ್ಧತೇ ನಾಪಿ ವ್ಯಾಯತೇ ಬಂಧಂ ನ ಮೋಕ್ಷಂ ಕರೋತಿ ॥  
ಜೀವಃ ಪರಮಾರ್ಥೇನ ಯೋಗಿನ್ ಜಿನವರಃ ಏವಂ ಭಣತಿ ॥೫೯॥

ನಾಪ್ಯಾತ್ಪದ್ಧತೇ ನಾಪಿ ವ್ಯಾಯತೇ ಬಂಧಂ ಮೋಕ್ಷಂ ಚ ನ ಕರೋತಿ । ಕೋತಸೌ ಕತಾರ್ । ಜೀವಃ । ಕೇನ ಪರಮಾರ್ಥೇನ ಹೇ ಯೋಗಿನ್ ಜಿನವರ ಏವಂ ಬೂತೇ ಕಥಯತಿ । ತಥಾಹಿ । ಯದ್ವಾಯಾತ್ಯಾ ಶುದ್ಧಾತ್ಯಾನು-ಭೂತ್ಯಾಭಾವೇ ಸತಿ ಶುಭಾಶುಭೋಪಯೋಗಾಭ್ಯಾಂ ಪರಿಣಮ್ಯ ಜೀವಿತಮರಣಶುಭಾಶುಭಂಧಾನ್ ಕರೋತಿ । ಶುದ್ಧಾತ್ಯಾನುಭೂತಿಸದ್ಧಾವೇ ತು ಶುದ್ಧೋಪಯೋಗೇನ ಪರಿಣಮ್ಯ ಮೋಕ್ಷಂ ಚ ಕರೋತಿ ತಥಾಪಿ ಶುದ್ಧ-ಪಾರಿಣಾಮಿಕಪರಮಭಾವಗ್ರಾಹಕೇಣ ಶುದ್ಧದ್ವಾಯಾಧಿಕನಯೀನ ನ ಕರೋತಿ । ಅತ್ರಾಹ ಶಿಷ್ಯಃ । ಯದಿ ಶುದ್ಧದ್ವಾಯಾಧಿಕಲಕ್ಷಣೇನ ಶುದ್ಧನಿಶ್ಚಯೀನ ಮೋಕ್ಷಂ ಚ ನ ಕರೋತಿ ತಹ್ಲಿ ಶುದ್ಧನಯೀನ ಮೋಕ್ಷೋ ನಾಸ್ತಿತಿ ತದರ್ಥಮನುಷ್ಣಾನಂ ವ್ಯಥಾ । ಪರಿಹಾರಮಾಡ । ಮೋಕ್ಷೋ ಹಿಂಬಂಧಪೂರ್ವಕಃ, ಸ ಚ ಬಂಧಃ ಶುದ್ಧನಿಶ್ಚಯೀನ

ಉಪಾದೇಯಭೂತವಾದ ಮೋಕ್ಷಸುಖಿದಿಂದ ಅಭಿನ್ನ ಮತ್ತು ಕಾಮಕ್ಷೋಧಾದಿಗಳಿಂದ ಭಿನ್ನನಾದಂಥ ಶುದ್ಧಾತ್ಮನೇ ಉಪಾದೇಯನಿದ್ವಾನೆಂಬುದು ಇಲ್ಲಿನ ತಾಪ್ಯಯಾರ್ಥವಿದೆ.

ಶುದ್ಧ ನಿಶ್ಚಯನಯದಿಂದ ಆತ್ಮನು ಜನ್ಮ-ಮರಣ, ಬಂಧ ಮೋಕ್ಷಗಳನ್ನ ಮಾಡುವುದಿಲ್ಲವೆಂದು ಈಗ ಹೇಳುತ್ತಾರೆ,-

### ಗಾಢೆ - ೫೯

**ಅನ್ವಯಾರ್ಥ :** - [ಜೋಜಿಯಾ] ಎಲ್ಲೆ ಯೋಗಿಯೇ ! [ಪರಮತ್ವೀಂ] ಪರಮಾರ್ಥದಿಂದ [ಜಿಲು] ಜೀವನು [ಇ ವಿ ಉಪಾಜ್ಞಾ ಇ] ಉತ್ಪನ್ನನಾಗುವುದಿಲ್ಲ, [ಇ ವಿ ಮರಳಿ] ಮರಣ ಹೊಂದುವುದಿಲ್ಲ, [ಬಂಧು ಮೋಕ್ಷಂ] ಬಂಧ ಮತ್ತು ಮೋಕ್ಷವನ್ನು [ಇ ಕರೇಜಿ] ಮಾಡುವುದಿಲ್ಲ. [ಏಲುಂ] ಎಂದು [ಜಿಣವರು] ಜಿನೇಂದ್ರಿಯದೇವರು [ಭಣೇಜಿ] ಹೇಳಿದ್ದಾರೆ.

**ಭಾಷಾರ್ಥ :** - ಆತ್ಮನು ಶುದ್ಧ ಆತ್ಮನ ಅನುಭೂತಿಯ ಅಭಾವವಾದ ಮೇಲೆ ಶುಭಾಶುಭ ಉಪಯೋಗ ರೂಪದಿಂದ ಪರಿಣಾಮಿಸಿ ಜನ್ಮ, ಮರಣ ಮತ್ತು ಶುಭ-ಅಶುಭ ಬಂಧವನ್ನು ಮಾಡಿಕೊಳ್ಳುತ್ತಾನೆ, ಮತ್ತು ಶುದ್ಧ ಆತ್ಮನ ಅನುಭೂತಿಯ ಸದಾಪದಲ್ಲಿ ಶುದ್ಧ ಉಪಯೋಗ ರೂಪದಿಂದ ಪರಿಣಾಮಿಸಿ ಮೋಕ್ಷವನ್ನೂ ಮಾಡಿಕೊಳ್ಳುತ್ತಾನೆ, ಆದಾಗ್ಯೋ ಶುದ್ಧ ಪಾರಿಣಾಮಿಕ ಪರಮಭಾವಗ್ರಾಹಕವಾದ ಶುದ್ಧ ದ್ವಾಯಾಧಿಕನಯದಿಂದ ಜನ್ಮ-ಮರಣ ಮತ್ತು ಬಂಧ-ಮೋಕ್ಷವನ್ನು ಮಾಡುವುದಿಲ್ಲ.

ಎಲೆ ಯೋಗಿ ಜೀವ ಪರಮಾರ್ಥದಿ ಹುಟ್ಟುವುದಿಲ್ಲ-ಸಾಯುವುದಿಲ್ಲ ।  
ಸಲೆ ಬಂಧ-ಮೋಕ್ಷಗಳ ಮಾಡುವುದಿಲ್ಲವೆಂದು ಜಿನರು ಹೇಳಿಹರು ॥೫೯॥

ನಾಸ್ತಿ , ತೇನ ಕಾರಣೇನ ಬಂಧವ್ತಿಪಕ್ಷಭೂತೋ ಮೋಕ್ಷಃ ಸೋರಪಿ ಶುದ್ಧ ನಿಶ್ಚಯೀನ ನಾಸ್ತಿ । ಯದಿ ಪುನಃ ಶುದ್ಧ ನಿಶ್ಚಯೀನ ಬಂಧೋ ಭವತಿ ತದಾ ಸರ್ವದೈವ ಬಂಧ ಏವ । ಅಸ್ಮಿನ್ನಧರ್ಮೇ ದೃಷ್ಟಾಂತಮಾಹ । ಏಕಃ ಕೋರಪಿ ಪುರುಷಃ ಶ್ರೀಂಗಿಲಾಬದ್ಧಸ್ಥಿಷ್ಟತಿ ದ್ವಿತೀಯಸ್ತ ಬಂಧನರಹಿತಸ್ಥಿಷ್ಟತಿ ಯಸ್ಯ ಬಂಧಭಾವೋ ಮುಕ್ತ ಇತಿ ವ್ಯವಹಾರೋ ಘಟತೇ , ದ್ವಿತೀಯಂ ಪ್ರತಿ ಮೋಕ್ಷೋ ಜಾತೋ ಭವತ ಇತಿ ಯದಿ ಭಣ್ಯತೇ ತದಾ ಕೋರಂ ಕರೋತಿ । ಕಸ್ತಾದ್ಬಂಧಭಾವೇ ಮೋಕ್ಷವಚನಂ ಕಥಂ ಘಟತ ಇತಿ । ತಥಾ ಜೀವಸ್ಯಾಪಿ ಶುದ್ಧನಿಶ್ಚಯೀನ ಬಂಧಭಾವೇ ಮುಕ್ತವಚನಂ ನ ಘಟತೇ ಇತಿ । ಅತ್ಯ , ವೀತರಾಗನಿವಿಕಲ್ಪಸಮಾಧಿರತೋ ಮುಕ್ತಜೀವಸದೃಶಃ ಸ್ವಶುದ್ಧಾತ್ಮೋಪಾದೇಯ ಇತಿ ಭಾವಾರ್ಥಃ ||೫೮||

ಅಥ ನಿಶ್ಚಯನಯೀನ ಜೀವಸ್ಯೋದ್ಭವಜರಾಮರಣರೋಗಲಿಂಗವರ್ಣಸಂಜ್ಞಾ ನಾಸ್ತಿತಿ ಕಥಯಂತಿ-

ಅತ್ಯಿಂ ಉಬ್ಬಳು ಜರ-ಮರಣ ರೋಯ ಏ ಲಿಂಗ ಏ ವಣ್ಣ ।

ಜಯಮಿಂ ಅಪ್ಯಾ ವಿಯಾಜಿ ತುಹು ಜೀವಹ ಏಕ್ ಏ ವಣ್ಣ ॥೫೯॥

**ಪ್ರಶ್ನೆ :-** ಶುದ್ಧದ್ವಾರ್ಥಿಕ ನಯರೂಪವಾದ ಶುದ್ಧನಿಶ್ಚಯ ನಯದಿಂದ ಮೋಕ್ಷವನ್ನು ಮಾಡಿಕೊಳ್ಳಿದ್ದರೆ ಶುದ್ಧನಯದಿಂದ ಮೋಕ್ಷವಿಲ್ಲಿದ್ದರೆ ಅದರ ಸಲುವಾಗಿ ಮಾಡುವ ಅನುಷ್ಠಾನವು ವ್ಯಧರವಿದೆಯಲ್ಲವೇ ?

**ಉತ್ತರ :-** ಮೋಕ್ಷವು ನಿಜವಾಗಿ ಬಂಧಪೂರ್ವಕವಿದೆ ಮತ್ತು ಶುದ್ಧನಿಶ್ಚಯ ನಯದಿಂದಂತೂ ಆ ಬಂಧವು ಕೂಡ ಇಲ್ಲ ಆ ಕಾರಣದಿಂದ ಬಂಧದ ಪ್ರತಿಪಕ್ಷಭೂತವಾದಂಥ ಮೋಕ್ಷವು ಕೂಡ ಶುದ್ಧನಿಶ್ಚಯ ನಯದಿಂದ ಇಲ್ಲ. ಮತ್ತು ಆ ಶುದ್ಧನಿಶ್ಚಯ ನಯದಿಂದ ಬಂಧವಿದ್ದರೆ ಯಾವಾಗಲೂ ಬಂಧವೇ ಉಳಿಯುವುದು. ಈ ವಿಷಯದ ಪ್ರಸ್ತುತಿಗಾಗಿ ದೃಷ್ಟಾಂತ ಹೇಳುತ್ತಾರೆ,- ಯಾವನೋ ಓವ ಪುರುಷನು ಸಂಕಲೆಯಿಂದ ಬಂಧಿತನಿದ್ದಾನೆ ಮತ್ತು ಇನ್ನೊಬ್ಬನು ಬಂಧನರಹಿತನಿದ್ದಾನೆ, ಬಂಧಿತನಿದ್ದವನಿಗೆ ‘ಬಿಡುಗಡೆಯಾದ’ನೆಂಬ ವ್ಯವಹಾರವು ಸಂಭವಿಸುತ್ತದೆ. ಚೇರೆ ಪುರುಷನಿಗೆ (ಮೋದಲಿನಿಂದಲೇ ಬಂಧಿಸಲ್ಪಡದವನಿಗೆ) ‘ನಿನ್ನ ಬಿಡುಗಡೆಯಾಯಿತೆ’ಂದು ಹೇಳಿಹೋದರೆ ಅವನು ಕ್ಷೋಧಿತನಾಗುವನು. ಏಕೆಂದರೆ ಬಂಧನವೇ ಆಗದಿದ್ದರೆ ಬಿಡುಗಡೆಯ ವಚನವು ಹೇಗೆ ಸಂಭವಿಸುತ್ತದೆ ? ಅದೇ ಪ್ರಕಾರ ಶುದ್ಧನಿಶ್ಚಯ ನಯದಿಂದ ಜೀವನಿಗೆ ಕೂಡ ಬಂಧದ ಅಭಾವದಲ್ಲಿ ‘ಮುಕ್ತ’ವೆಂಬ ವಚನವು ಕೂಡ ಸಂಭವಿಸುವುದಿಲ್ಲ.

ವೀತರಾಗ ನಿವಿಕಲ್ಪ ಸಮಾಧಿಯಲ್ಲಿ ಅನುರಕ್ತನಾದ ಸ್ವಶುದ್ಧಾತ್ಮನು ಮುಕ್ತ ಜೀವನ ಸದ್ಯಶವಾಗಿ ಉಪಾದೇಯನಿದ್ದಾನೆಂಬುದು ಇಲ್ಲಿನ ಭಾವಾರ್ಥವಿದೆ.

ನಿಶ್ಚಯನಯದಿಂದ ಜೀವನಿಗೆ ಜನ್ಮ , ಜರಾ , ಮರಣ , ರೋಗ , ಲಿಂಗ , ವರ್ಣ , ಸಂಜ್ಞೆಗಳಲ್ಲವೆಂದುಕಂಗ ಹೇಳುತ್ತಾರೆ,-

ಜೀವನಿಗೆ ಜನ್ಮ ಜರೆ ಮರಣ ರೋಗ ಲಿಂಗ ವರ್ಣವಿಲ್ಲವೆಂದು ।

ಜೀವ ನೀನರಿ ನಿಶ್ಚಯದ ಜೀವನಿಗೊಂದು ಕೂಡ ಸಂಜ್ಞೆಯಿಲ್ಲ ॥೫೯॥

ಅಸ್ತಿ ನ ಉದ್ಘವಃ ಜರಾಮರಣಂ ರೋಗಾಃ ಅಪಿ ಲಿಂಗಾನ್ಯಾಪಿ ವರ್ಣಾಃ ॥  
ನಿಯಮೇನ ಆತ್ಮನ್ ವಿಜಾನಿಷಿ ತ್ವಂ ಜೀವಸ್ಯ ಏಕಾಪಿ ಸಂಭೂಃ ॥೬೮॥

ಅತ್ಯಿಣ ಉಬ್ಖಲು ಜರಾಮರಣ ರೋಗ ವಿಲಿಂಗ ವಿವಣ್ಣಾ ಅಸ್ತಿ ನ ನ ವಿದ್ಯತೇ । ಕಿಂ ಕಿಂ ನಾಸ್ತಿ । ಉಬ್ಖಲು ಉತ್ಪತ್ತಿಃ ಜರಾಮರಣ ರೋಗಾ ಅಪಿ ಲಿಂಗಾನ್ಯಾಪಿ ವರ್ಣಾಃ ಜೀಯಮಿಂ ಅಪ್ಯಾ ವಿಯಾಃ ತುಹುಂ ಜೀವಹಂ ಏಕ್ ವಿ ಸಣ್ಣ ನಿಯಮೇನ ನಿಶ್ಚಯೀನ ಹೇ ಆತ್ಮನ್ ಹೇ ಜೀವ ವಿಜಾನಿಷಿ ತ್ವವರ್ । ಕಸ್ಯ ನಾಸ್ತಿ । ಜೀವಸ್ಯ ನ ಕೇವಲಮೇತನಾಸ್ತಿ ಸಂಭೂಃ ನಾಹಾರಾದಿಸಂಭೂಃ ನಾಮಸಂಭೂಃ ವಾ ಗ್ರಾಹ್ಯ । ತಥಾಹಿ ವಿತರಾಗನಿವಿಕಲ್ಪಸಮಾಧೀವಿಕಪರಿತ್ಯಃ ಕ್ಷೋಧಮಾನಮಾಯಾಲೋಭಪ್ರಭೃತಿ ವಿಭಾವಪರಿಣಾಮ್ಯೈ-ಯಾನ್ಯಾಪಾಜ್ಯತಾನಿ ಕರ್ಮಾಣ ತದುದಯಜನಿತಾನ್ಯಾದ್ವಾದಿನಿ ಶುದ್ಧನಿಶ್ಚಯೀನ ನ ಸಂತಿ ಜೀವಸ್ಯ । ತಾನಿ ಕರ್ಮಾನ್ಯ ಸಂತಿ । ಕೇವಲಭೂಃ ನಾದ್ವಾನಂತರಿಣಿಃ ಕೃತ್ವಾನಿಶ್ಚಯೀನಾನಾದಿಸಂತಾನಾಗತೋದ್ವಾದಿಭೋಽಭಿನ್ನತಾದಿತಿ । ಅತ್ಯ ಉಪಾದೇಯರೂಪಾನಂತಸುಖಾವಿನಾಭೂತಶುದ್ಧಜೀವಾತ್ತತ್ವಾಸಾದ್ಯಾನಿ ಭಿನ್ನಾನ್ಯಾದ್ವಾದಿನಿ ತಾನಿ ಹೇಯಾನಿತಿ ತಾತ್ಪರ್ಯಾಧರಃ ॥೬೯॥

ಯದ್ಯಾದ್ವಾದಿನಿ ಸ್ವರೂಪಾಃ ಶುದ್ಧನಿಶ್ಚಯೀನ ಜೀವಸ್ಯ ನ ಸಂತಿ ತಹಿಂ ಕಸ್ಯ ಸಂತಿತಿ ಪ್ರಶ್ನೇ ದೇಹಸ್ಯ ಭವಂತಿತಿ ಪ್ರತಿಪಾದಯತಿ-

ದೇಹಹ ಉಬ್ಖಲು ಜರ-ಮರಣ ದೇಹಹ ವಣ್ಣ ವಿಚಿತ್ರು ।  
ದೇಹಹ ರೋಗ ವಿಯಾಃ ತುಹು ದೇಹಹ ಲಿಂಗು ವಿಚಿತ್ರು ॥೬೯॥

### ಗಾಢे - ೫

**ಅನ್ವಯಾಧರ :** - [ಅಪ್ಯಾ] ಎಲ್ಲೆ ಆತ್ಮನೇ ! [ಜೀವಹಂ] ಜೀವನಿಗೆ [ಉಬ್ಖಲು] ಜನ್ಯ, [ಜರ-ಮರಣ] ಜರೆ, ಮರಣ [ರೋಗ ವಿ] ರೋಗಗಳು, [ಲಿಂಗ ವಿ] ಲಿಂಗಗಳು [ವಣ್ಣ] ವರ್ಣಗಳು [ಣ ಅತ್ಯಿ] ಇಲ್ಲವೆಂದು [ತುಹುಂ] ನೀನು [ಜೀಯಮಿಂ] ನಿಶ್ಚಯದಿಂದ [ವಿಯಾಃ] ತಿಳಿದುಕೊಳ್ಳು, ಇವೆಲ್ಲವೂ ಜೀವನಿಗೆ ಇಲ್ಲ, ಇಪ್ಯೇ ಇಲ್ಲ ಆದರೆ [ಏಕ್ ವಿ ಸಣ್ಣ] ಜೀವನಿಗೆ ಒಂದು ಕೂಡ ಸಂಭೂಃ ಇಲ್ಲ. ಇಲ್ಲ ಸಂಭೂಃ ಶಬ್ದದಿಂದ ಆಹಾರಾದಿಗಳ ಸಂಭೂಃ ಅಧವಾ ನಾಮಸಂಭೂಯೆಂದು ತಿಳಿದುಕೊಳ್ಳಬೇಕು.

**ಭಾವಾಧರ :** - ವಿತರಾಗ ನಿವಿಕಲ್ಪಸಮಾಧಿಯಿಂದ ವಿರುದ್ಧವಾದ ಕ್ಷೋಧ, ಮಾನ, ಮಾಯೆ, ಲೋಭ ಮೊದಲಾದ ವಿಭಾವ ಪರಿಣಾಮಗಳಿಂದ ಉಪಾಜ್ಯಸಲಪ್ರಾಪ್ತ ಕರ್ಮಗಳ ಉದಯಜನ್ಯವಾದ ಆ ಜನ್ಯ ಮೊದಲಾದವುಗಳು ಶುದ್ಧನಿಶ್ಚಯ ನಯದಿಂದ ಜೀವನಿಗೆ ಇಲ್ಲ. ಏಕೆಂದರೆ ನಿಶ್ಚಯ ನಯದಿಂದ ಜೀವನು ಕೇವಲಭೂಃ ನಾದಿ ಅನಂತಸುಖಗಳಿಂದ ಪೂರ್ಣನಿದ್ವಾ ಅನಾದಿಸಂತಾನದಿಂದ ಪ್ರಪ್ರವಾದ ಜನ್ಯ ಮೊದಲಾದವುಗಳಿಂದ ಭಿನ್ನನಿದ್ವಾನೆ.

ಉಪಾದೇಯರೂಪವಾದ ಅನಂತಸುಖದೊಡನೆ ಅವಿನಾಭೂತವಾದ ಶುದ್ಧ ಜೀವದಿಂದ ಆ ಜನ್ಯ ಮೊದಲಾದವು ಭಿನ್ನವಿವೆ, ಅವು ಹೇಯವಿವೆಯಿಂಬುದು ಇಲ್ಲಿನ ತಾತ್ಪರ್ಯಾಧರವಿದೆ.

ದೇಹಕೆ ಜನ್ಯ ಜರೆ ಮರಣಗಳಿವೆ ದೇಹಕೆ ವಿಚಿತ್ರ ವರ್ಣಗಳಿವೆ ।  
ದೇಹಕೆ ರೋಗಗಳಿವೆ ದೇಹಕೆ ವಿಚಿತ್ರ ಲಿಂಗಗಳಿವೆಯಿಂದರಿ ॥೬೯॥

ದೇಹಸ್ಯ ಉದ್ಘಬಃ ಜರಾಮರಣಂ ದೇಹಸ್ಯ ವರ್ಣಃ ವಿಚಿತ್ರಃ ।  
ದೇಹಸ್ಯ ರೋಗಾನ್ ವಿಜಾನೀಹಿ ತ್ವಂ ದೇಹಸ್ಯ ಲಂಗಂ ವಿಚಿತ್ರಮ್ ॥೨೦॥

ದೇಹಸ್ಯ ಭವತಿ । ಕಿಂ ಕಿರ್ಮ । ಉಬ್ಧಿ ಉ ಉತ್ಪತ್ತಿಃ ಜರಾಮರಣಂ ಚ ವಸ್ತೋ ವಿಚಿತ್ರಃ । ವರ್ಣಶಬ್ದೀನಾತ್ ಪೂರ್ವಸೂತ್ರೀ ಚ ಶೈಲಾದಿ ಬಾಹ್ಯಾಙ್ಮಾದಿ ವಾಗ್ಯಾತ್ಮೇ । ತಸ್ಯೇವ ದೇಹಸ್ಯ ರೋಗಾನ್ ವಿಜಾನೀಹಿತೆ, ಲಂಗಮಪಿ ಲಂಗಶಬ್ದೀನಾತ್ ಪೂರ್ವಸೂತ್ರೀ ಚ ಸ್ತ್ರೀಪುಂಸಪುಂಸಕಲಿಂಗಂ ಯತ್ತಿಲಂಗಂ ವಾಗ್ಯಂ ಚಿತ್ತಂ ಮನಶ್ಚೀತಿ । ತದ್ವಧಾ-ಶುದ್ಧಾತ್ಮೇ ಸಮ್ಯಕ್ ಶುದ್ಧಾನೆಜ್ಞಾನಾನುಚರಣರೂಪಾಭೇದ ರತ್ನತ್ರ, ಯಥಾವನಾಪ್ರತಿಕೊಲ್ಪೆ ರಾಗದ್ವೇಷಮೋಹಿಯಾಂನ್ಯಾಪಾಚಿತಾನಿ ಕರ್ಮಾಳಿ ತದುದಯಸಂಪನ್ಮೂಲಂ ಜನ್ಮಮರಣಾದಿಧರ್ಮಾ ಯದ್ವಾಪಿ ವ್ಯವಹಾರನಯೀನಿಜೀವಸ್ಯ ಸಂತಿತಫಾಪಿನಿಜ್ಞಯನಯೀನಿಜೀವಸ್ಯೇತಿ ಜ್ಞಾತವ್ಯಮ್ । ಅತ್ಯ ದೇಹಾದಿಮಮತ್ತರೂಪ ವಿಕಲ್ಪಜಾಲಂ ತ್ವಕ್ತಾ ಯದಾ ಏತರಾಗಸದಾನಂದೈ ಕರೂಪೇಣ ಸರ್ವಪ್ರಕಾರೋಪಾದೇಯಭೂತೇನ ಪರಿಣಾಮತಿ ತದಾ ಸ್ವಶುದ್ಧಾತ್ಮೇ ಪೋಪಾದೇಯ ಇತಿ ಭಾವಾಧರ್ಮಃ ॥೨೦॥

ಅಥ ದೇಹಸ್ಯ ಜರಾಮರಣಂ ದೃಷ್ಟಾಂತ ಮಾಭಯಂ ಜೀವ ಕಾಣಿಸಿರಿತಿ ನಿರೂಪಯತಿ-

ಶುದ್ಧಿಸ್ಯಾಯ ನಯದಿಂದ ಜನ್ಮಾದಿಗಳ ಸ್ವರೂಪವು ಜೀವನಿಗಿಲ್ಲಾವೆಂದರೆ ಅವು ಯಾರವಿವೆಯಂಬ ಶಿಷ್ಯನ ವ್ಯಕ್ತೇಯ ಉತ್ತರದಲ್ಲಿ ‘ಅವೆಲ್ಲವು ದೇಹಕ್ತಿವೇಯಂದು ಈಗ ಹೇಳುತ್ತಾರೆ,-

### ಗಾಢ - ೨೦

**ಅನ್ವಯಾಧರ್ಮ :-** [ದೇಹಹಂ] ದೇಹಕ್ತಿ [ಉಬ್ಧಿ ಉ] ಜನ್ಮವಿದೆ, [ಜರ-ಮರಣ] ಜರೆಯಿದೆ, ಮರಣವಿದೆ, [ದೇಹಹಂ] ದೇಹಕ್ತಿ [ವಿಚಿತ್ರ ವರ್ಣಾಂಶ] ಅನೇಕ ಪ್ರಕಾರದ ವರ್ಣವಿದೆ, ‘ವರ್ಣ’ ಶಬ್ದದಿಂದ ಇಲ್ಲಿ ಮತ್ತು ಪೂರ್ವಗಾಢಾ ಸೂತ್ರದಲ್ಲಿ ಶೈತ ಮೊದಲಾದ ಐದು ವರ್ಣಗಳು ಅಧಿವಾ ಬ್ರಹ್ಮಾಙ್ಮಾದಿ ನಾಲ್ಕು ವರ್ಣಗಳಿಂದು ತೀಳಿಯಬೇಕು, [ದೇಹಹಂ] ಅದೇ ದೇಹಕ್ತಿ [ರೋಯ] ಅನೇಕ ರೋಗಗಳು [ದೇಹಹಂ] ಮತ್ತು ಅದೇ ದೇಹಕ್ತಿ [ವಿಚಿತ್ರ ಲಂಗು] ವಿಚಿತ್ರ ಲಂಗಗಳಿವೆ, ‘ಲಂಗ’ ಶಬ್ದದಿಂದ ಇಲ್ಲಿ ಮತ್ತು ಪೂರ್ವಗಾಢಾಸೂತ್ರದಲ್ಲಿ ಸ್ತ್ರೀಲಂಗ, ಪುರುಷಲಂಗ ಮತ್ತು ನವ್ಯಂಸಕಲಿಂಗ ಅಧಿವಾ ಯತ್ತಿಲಂಗ ಮತ್ತು ಚಿತ್ತ ಎಂದರೆ ದೃವ್ಯಮನವೆಂದು ತೀಳಿಯಬೇಕಿಂದು [ತುಹುಂ ವಿಯಾಣಿ] ನೀನು ತೀಳಿದುಕೊಳ್ಳು.

**ಭಾವಾಧರ್ಮ :-** ಶುದ್ಧ ಅತ್ಯಂ ಸಮ್ಯಕ್ ಶ್ರದ್ಧೆ, ಸಮ್ಯಕ್ಜ್ಞಾನ, ಸಮ್ಯಕ್ ಅಚರಣರೂಪದ ಅಧೇದ ರತ್ನತ್ರಯದ ಭಾವನೆಯಿಂದ ಪ್ರತಿಕೊಲವಾದ ರಾಗದ್ವೇಷ ಮೋಹಗಳಿಂದ ಉಪಾಚಿಸಲ್ಪಟ್ಟ ಕರ್ಮಾಳಿ ಉದಯದಿಂದ ಪ್ರಾಣವಾಗುವ ಜನ್ಮಮರಣಾದಿ ಧರ್ಮಗಳು ವ್ಯವಹಾರ ನಯದಿಂದ ಜೀವದ್ವಿದ್ವರೂ ಕೂಡ ನಿಜ್ಞಯ ನಯದಿಂದ ದೇಹದ್ವಿವೆಯಿಂದು ತೀಳಿಯಬೇಕು.

ದೇಹಾದಿಗಳ ಮಮತ್ತರೂಪದ ವಿಕಲ್ಪ ಜಾಲವನ್ನು ಬಿಟ್ಟುಕೊಟ್ಟು ಈ ಜೀವನು ಎಲ್ಲ ಪ್ರಕಾರದಿಂದ ಉಪಾದೇಯಭೂತವಾದ ಒಂದು ಏತರಾಗ ಸಾನಂದರೂಪದಿಂದ ಪರಿಣಮಿಸಿದಾಗ ಸ್ವಶುದ್ಧಾತ್ಮನೇ ಉಪಾದೇಯ-ನಿದ್ವಾನೆಂಬುದು ಇಲ್ಲಿನ ಭಾವಾಧರ್ಮವಿದೆ.

ದೇಹಹ ಪೇಕ್ಕಿವಿ ಜರ-ಮರಣ ಮಾ ಭಲು ಜೀವ ಕರೇಹಿ ।  
ಜೋ ಅಜರಾಮರು ಬಂಭು ಪರು ಸೋ ಅಪ್ಪಣಿ ಮುಕೇಹಿ ॥೨೦॥

ದೇಹಸ್ಯ ದೃಷ್ಟಿಷ್ಟಾಪಿ ಜರಾಮರಣ ಮಾ ಭಯಂ ಜೀವ ಕಾಷಿಃ ।  
ಯಃ ಅಜರಾಮರಃ ಬ್ರಹ್ಮಾಪರಃ ತಂ ಆತ್ಮಾನಂ ಮನ್ಯಸ್ಯ ॥೨೧॥

ದೇಹಹಂ ಪೇಕ್ಕಿವಿ ಜರಮರಣ ಮಾ ಭಲು ಜೀವ ಕರೇಹಿ ದೇಹ ಸಂಬಂಧಿ ದೃಷ್ಟಿಷ್ಟಾಪಿ । ಈವ್ಯಾ ।  
ಜರಾ-ಮರಣಮ್ಯ । ಮಾ ಭಯಂ ಕಾಷಿಃ ಹೇ ಜೀವ । ಅಯಮಥೋರ್ ಯದ್ಯಾಪಿ ವ್ಯವಹಾರೇಣ ಜೀವಸ್ಯ  
ಜರಾಮರಣ ತಥಾಪಿ ಶುದ್ಧನಿಶ್ಚಯೀನ ದೇಹಸ್ಯ ನ ಚ ಜೀವಸ್ಯೇತಿ ಮತ್ತಾಪಿ ಭಯಂ ಮಾ ಕಾಷಿಃ । ತಹಿಂ ಕಿಂ  
ಕುರು । ಜೋ ಅಜರಾಮರು ಬಂಭು ಪರು ಸೋ ಅಪ್ಪಣಿ ಮುಕೇಹಿ ಯಃ ಕಶ್ಚಿದಜರಾಮರೋ ಜರಾಮರಣ-  
ರಹಿತಬ್ರಹ್ಮಶಬ್ದವಾಚ್ಯಃ ಶುದ್ಧಾತ್ಮಾ । ಕಥಂಭೂತಃ । ಪರಃ ಸಪೋರ್ತ್ಯಷ್ಟಸ್ತಮಿತಂಭೂತಂ ಪರಂ ಬ್ರಹ್ಮಸ್ವಭಾವ-  
ಮಾತ್ಮಾನಂಜಾನೀಹಿ ಪಂಚೀಂದ್ರಿಯವಿಷಯಪ್ರಭೃತಿಸಮಸ್ತವಿಕಲ್ಪಜಾಲಂ ಮುಕ್ತಾಪರಮಸಮಾಧೌ ಸ್ಥಿತಾತ್ಮಾತಮೇವ  
ಭಾವಯೀತಿ ಭಾವಾಧರಃ ॥೨೧॥

ಅಥ ದೇಹೇ ಬ್ರಹ್ಮ ಮಾನೇಕಪಿ ಬ್ರಹ್ಮ ಮಾನೇಕಪಿ ಶುದ್ಧಾತ್ಮಾನಂ ಭಾವಯೀತ್ಯಭಿಪ್ರಾಯಂ ಮನಸಿ ಧೃತಾಪಿ  
ಸೂತ್ರಂ ಪ್ರತಿಪಾದಯತಿ-

ದೇಹದ ಜರಾ-ಮರಣಗಳನ್ನ ನೋಡಿ ಎಲ್ಲೆ ಜೀವನೇ ! ನೀನು ಭಯ ಪಡಬೇಡವೆಂದು ಈಗ  
ಹೇಳುತ್ತಾರೆ,-

### ಗಾಢ - ೨೦

**ಅನ್ವಯಾಧರ :** :- [ಜೀವ] ಎಲ್ಲೆ ಜೀವನೇ ! [ದೇಹಹಂ] ದೇಹದ [ಜರ-ಮರಣ] ಜರಾ-  
ಮರಣಗಳನ್ನ [ಪೇಕ್ಕಿ ವಿ] ನೋಡಿ [ಭಲು ಮಾ ಕರೇಹಿ] ನೀನು ಭಯ ಪಡಬೇಡ, ವ್ಯವಹಾರ ನಯದಿಂದ  
ಜೀವನಿಗೆ ಜರಾ-ಮರಣಗಳಿದ್ದರೂ ಕೂಡ ಶುದ್ಧ ನಿಶ್ಚಯ ನಯದಿಂದ ಅವು ದೇಹಕ್ಕಿವೆ ಜೀವನಿಗಿಲ್ಲವೆಂದು  
ತಿಳಿದುಕೊಂಡು ಭಯಪಡಬೇಡವೆಂಬ ಅಧರ್ವಾದಿ.

[ಜೋ] ಯಾವನು [ಅಜರಾಮರು] ಅಜರಾಮರ-ಜರಾಮರಣಿಂದ ರಹಿತ, [ಪರು] ಸಪೋರ್ತ್ಯಷ್ಟ,  
[ಬಂಭು] ‘ಬ್ರಹ್ಮ’ ಶಬ್ದದಿಂದ ವಾಚ್ಯನಾದಂಥ ಶುದ್ಧ ಆತ್ಮನಿದ್ವಾನೆ [ಸೋ] ಅವನನ್ನ ನೀನು [ಅಪ್ಪಣಿ] ಪರಮ  
ಬ್ರಹ್ಮಸ್ವಭಾವರೂಪನಾದ ಆತ್ಮನೆಂದು [ಮುಕೇಹಿ] ತಿಳಿದುಕೊಳ್ಳು, ಪಂಚೀಂದ್ರಿಯ ವಿಷಯಗಳು ಮೊದಲುಗೊಂಡು  
ಸಮಸ್ತವಿಕಲ್ಪಜಾಲವನ್ನ ಬಿಟ್ಟುಕೊಟ್ಟು ಪರಮಸಮಾಧಿಯಲ್ಲಿ ಸ್ಥಿರನಾಗಿ ಅವನನ್ನೇ (ಪರಮಬ್ರಹ್ಮಸ್ವರೂಪನಾದ  
ಆತ್ಮನನ್ನೇ) ಭಾವಿಸೆಂಬ ಭಾವಾಧರ್ವಾದಿ.

ಓ ಜೀವ ದೇಹದ ಜರ-ಮರಣಗಳ ನೋಡಿ ನೀ ಭಯಪಡಬೇಡ ।  
ಅಜರಾಮರ ಪರಬ್ರಹ್ಮನೆನಿಸಿದಾತ್ಮನು ತಿಳಿದುಕೊ ನೀನು ॥೨೧॥

ಭಿಜ್ಜಲಿ ಭಿಜ್ಜಲಿ ಜಾಲಿ ಖಿಲಿ ಜೋಜಿಯ ಏಹು ಸರೀರು ।  
ಅಪ್ಪಾ ಭಾವಹಿ ಣೆಮ್ಮೆಲಲು ಜಂ ಪಾವಹಿ ಭವ-ತೀರು ॥೨೬॥

ಭಿದ್ದುತಾಂ ಭಿದ್ದುತಾಂ ಯಾತು ಕ್ಷಯಂ ಯೋಗಿನ್ ಇದಂ ಶರೀರಮ್ ।  
ಆತ್ಮಾನಂ ಭಾವಯ ನಿಮ್ಮಲಂ ಯೇನ ಪ್ರಾಪ್ತೋಷಿ ಭವತೀರಮ್ ॥೨೭॥

ಭಿಜ್ಜಲಿ ಭಿಜ್ಜಲಿ ಜಾಲಿ ಖಿಲಿ ಜೋಜಿಯ ಏಹು ಸರೀರು ಭಿದ್ದುತಾಂ ವಾ ದಿದ್ದಾ ಭವತು ಭಿದ್ದುತಾಂ ವಾ ಭಿದ್ರಿಭವತು ಕ್ಷಯಂ ವಾ ಯಾತು ಹೇ ಯೋಗಿನ್ ಇದಂ ಶರೀರಂ ತಥಾಪಿ ತ್ವಂ ಕಿಂ ಕುರು । ಅಪ್ಪಾ ಭಾವಹಿ ಣೆಮ್ಮೆ ಲಲು ಆತ್ಮಾನಂ ವೀತರಾಗಚಿದಾನಂದೈ ಕಸ್ತಭಾವಂ ಭಾವಯ । ಕಿಂವಿಶಿಷ್ಟಫ್ರೋ । ನಿಮ್ಮಲಂ ಭಾವಕಮ್-  
ದ್ರವ್ಯಕಮ್-ನೋಕಮ್-ರಹಿತಮ್ । ಯೇನ ಕಿಂ ಭವತಿ । ಜಿಂ ಪಾವಹಿ ಭವತೀರು ಯೇನ ಪರಮಾತ್ಮಾನ್ಯಾನೇನ ಪ್ರಾಪ್ತೋಷಿ ಲಭಸೇ ತ್ವಂ ಹೇ ಜೀವ ಕಿಮ್ । ಭವತೀರಂ ಸಂಸಾರಸಾಗರಾವಸಾನಮಿತಿ ಅತ್ರ ಯೋಽಸೀ ದೇಹಸ್ಯ  
ಭೇದನಾದಿವಾ ಪಾರೇಽಪಿ ರಾಗದ್ವೈಷಾದಿಷ್ಟೋಭಮಕುವರ್ವನ್ ಸನ್ ಶುದ್ಧಾತ್ಮಾನಂ ಭಾವಯತೀತಿ ಸಂಪಾದನಾದ-  
ವಾಜ್ಞಮೋಕ್ಷಂ ಸ ಗಚ್ಛತೀತಿ ಭಾವಾಧರಃ ॥೨೮॥

ಅಥ ಕಮ್-ಕೃತಭಾವಾನಚೀತನಂ ದ್ರವ್ಯಂ ಚ ನಿಶ್ಚಯನಯೇನ ಜೀವಾಧಿನ್ಯಂ ಜಾನೀಹಿತಿ ಕಥಯತಿ-

ದೇಹವು ಭೇದಿಸಿ ಹೋಗಲಿ, ಭೇದಿಸಿ ಹೋಗಲಿ, ಆದರೂ ಕೂಡ ಶುದ್ಧ ಆತ್ಮನನ್ನ ಭಾವಿಸಿಂಬ  
ಅಭಿಪ್ರಾಯವನ್ನ ಮನಸ್ಸಿನಲ್ಲಿಟ್ಟುಕೊಂಡು ಈಗ ಗಾಥಾ ಸೂತ್ರ ಹೇಳುತ್ತಾರೆ,-

### ಗಾಢ - ೨೯

**ಅನ್ವಯಾಧರ :** - [ಜೋಜಿಯ] ಎಲ್ಲೆ ಯೋಗಿಯೇ ! [ಏಹು ಸರೀರು] ಈ ಶರೀರವು [ಭಿಜ್ಜಲಿ] ಭೇದಿಸಿ ಹೋಗಲಿ ಅಥವಾ ಅಥವಾ ಅದ್ವಾತ್ಮಾನಾಗಿ ಹೋಗಲಿ, [ಖಿಲಿ ಜಾಲಿ] ಅಥವಾ ನಷ್ಟವಾಗಿ ಹೋದರೂ ಕೂಡ ನೀನು [ಣೆಮ್ಮೆ ಲಲು ಅಪ್ಪಾ] ನಿಮ್ಮಲ ಎಂದರೆ ಭಾವಕಮ್, ದ್ರವ್ಯ ಕಮ್, ನೋಕಮ್-ಗಳಿಂದ ರಹಿತ, ಒಂದು ವೀತರಾಗ  
ಚಿದಾನಂದ ಸ್ವಭಾವವಿರುವಂಥ ಆತ್ಮನನ್ನ [ಭಾವಹಿ] ಭಾವಿಸು [ಜಿಂ] ಆ ಪರಮಾತ್ಮನ ಧ್ಯಾನದಿಂದ ಎಲ್ಲೆ  
ಜೀವನೇ ! ನೀನು [ಭವತೀರು] ಸಂಸಾರ ಸಾಗರದ [ಪಾವಹಿ] ದಡ ಸೇರುವೆ ಎಂದರೆ ಸಂಸಾರ ಸಾಗರವನ್ನ  
ದಾಟುವೆ.

**ಭಾವಾಧರ :** - ಯಾವನು ದೇಹದ ಭೇದನಾದಿಗಳ ವ್ಯಾಪಾರದಲ್ಲಿ ಕೂಡ ರಾಗಾದಿಗಳ ಸ್ತೋಭ  
ಮಾಡದೆ ಶುದ್ಧ ಆತ್ಮನನ್ನ ಭಾವಿಸುತ್ತಾನೆ ಅವನು ಹೀಗೆ ಮಾಡುವುದರಿಂದ ಶೀಷ್ಟ ಮೋಕ್ಷ ಪಡೆಯುತ್ತಾನೆಂಬುದು  
ಇಲ್ಲಿನ ಭಾವಾಧರವಿದೆ.

ನೀನು ಕಮ್-ಕೃತ (ರಾಗಾದಿ) ಭಾವಗಳನ್ನ ಮತ್ತು ಅಚೇತನ ದ್ರವ್ಯವನ್ನ ನಿಶ್ಚಯದಿಂದ ಬೇರೆಯಾಗಿ  
ತಿಳಿಯೆಂದು ಈಗ ಹೇಳುತ್ತಾರೆ,-

ಎಲೆ ಯೋಗಿ ಶರೀರ ಭೇದಿಸಲಿ ಭೇದಿಸಲಿ ಕ್ಷಯಿಸಿಹೋದರು ಸಹ ।  
ಮಲರಹಿತಾತ್ಮನನು ಭಾವಿಸದರಿಂದ ಭವತೀರ ಪಡೆವೆ ನೀನು ॥೨೯॥

ಕಮೃಹ ಕೇರಾ ಭಾವಡಾ ಅಣ್ಣ ಅಚೀಯಣು ದವ್ವು ।  
ಜೀವ-ಸಹಾವಹ ಭಿಣ್ಣ ಜಿಯ ಣೀಯಮಿಂ ಬುಜ್ಜಿಂ ಸವ್ವು ॥೨೩॥

ಕಮರಣಾಃ ಸಂಬಂಧಿತಃ ಭಾವಾ ಅನ್ಯತ್ ಅಚೀತನಂ ದ್ರವ್ಯಮಾ ।  
ಜೀವಸ್ಥಭಾವಾತ್ ಭಿನ್ನಂ ಜೀವ ನಿಯಮೇನ ಬುಧ್ಯಸ್ಥ ಸರ್ವಾಮ್ ॥೨೪॥

ಕಮೃಹಂ ಕೇರಾ ಭಾವಡಾ ಅಣ್ಣ ಅಚೀಯಣು ದವ್ವು ಕಮರಣಂಬಂಧಿನೋ ರಾಗಾದಿಭಾವಾ ಅನ್ಯತ್ ಅಚೀತನಂ ದೇಹಾದಿದ್ರವ್ಯಂ ವಿಶಿಷ್ಟಾಪೋರ್ಕೆತ್ತಂ ಅಪ್ರಸಹಾವಹಹಂ ಭಿಣ್ಣ ಜಿಯ ವಿಶಿಷ್ಟಾನದಶರ್ವನ ಸ್ವರೂಪಾದಾತ್ಸ್ವಭಾವಾನ್ವಿತಯೇನ ಭಿನ್ನಂ ಪ್ರಫಂಗಿತಂ ಹೇ ಜೀವ ಣೀಯಮಿಂ ಬುಜ್ಜಿಂ ಸವ್ವುನಿಯಮೇನ ನಿಶ್ಚಯೇನ ಬುಧ್ಯಸ್ಥಜಾನಿಂಹಿ ಸರ್ವಾಂ ಸಮಸ್ತಮಿತಿ । ಅತ್ಯ ಮಿಥ್ಯಾತ್ಮಾವಿರತಿಪ್ರಮಾದಕಣಾಯಯೋಗನಿವೃತ್ತಿಪರಿಣಾಮಕಾಲೇ ಶುದ್ಧಾತ್ಮೋಪಾದೇಯ ಇತಿ ತಾತ್ಪರ್ಯಾರ್ಥಃ ॥೨೫॥

ಅಧ ಜ್ಞಾನಮಯಪರಮಾತ್ಮನಃ ಸಕಾಶಾದನ್ಯತ್ಪರದ್ರವ್ಯಂ ಮುಕ್ತಾ ಶುದ್ಧಾತ್ಮನಂ ಭಾವಯೇತಿ ನಿರೂಪಯತ್ತಿ-

ಅಪ್ಪಾ ಮೇಲ್ಲಿವಿ ಖಾಣಮಲು ಅಣ್ಣ ಪರಾಯಲು ಭಾಲು ।  
ಸೋ ಭಂಡೇವಿಣು ಜೀವ ತುಹು ಭಾವಹಿ ಅಪ್ರಸಹಾಲು ॥೨೬॥

### ಗಾಢ - ೨೬

**ಅನ್ನಯಾರ್ಥ :** - [ಜಿಯ] ಎಲ್ಲೆ ಜೀವನೇ ! ನೀನು [ಕಮೃಹಂ ಕೇರಾ ಭಾವಡಾ] ಕಮರಣ ಸಂಬಂಧಿಯಾದ ರಾಗಾದಿ ಭಾವಗಳು ಮತ್ತು (ಅಣ್ಣ ಅಚೀಯಣು ದವ್ವು] ಶರೀರ ಮೊದಲಾದ ಇತರ ಅಚೀತನ ದ್ರವ್ಯಗಳು [ಸವ್ವು] ಇವೆಲ್ಲವನ್ನು [ಣೀಯಮಿಂ] ನಿಶ್ಚಯದಿಂದ [ಜೀವ-ಸಹಾವಹಹಂ] ಪೂರ್ವೋಕ್ತ ವಿಶುದ್ಧಜ್ಞಾನದಶರ್ವನ ಸ್ವರೂಪವಾದ ಆತ್ಮ ಸ್ವಭಾವದಿಂದ [ಭಿಣ್ಣ] ಚೀರೆಯಾಗಿ-ಪ್ರಥಕ್ ಭೂತವಾಗಿ [ಬುಜ್ಜಿಂ] ತಿಳಿದುಕೊಳ್ಳು

**ಭಾವಾರ್ಥ :** - ಮಿಥ್ಯಾತ್ಮ, ಅವಿರತಿ, ಪ್ರಮಾದ, ಕಣಾಯ, ಯೋಗ ಇವುಗಳ ನಿವೃತ್ತಿಯ ಪರಿಣಾಮದ ಸಮಯದಲ್ಲಿ ಶುದ್ಧ ಆತ್ಮನು ಉಪಾದೇಯನಿದ್ವಾನೆಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ನೀನು ಜ್ಞಾನಮಯನಾದ ಪರಮಾತ್ಮನಿಂದ ಭಿನ್ನವಾದಂಥ ಪರ ದ್ರವ್ಯಗಳನ್ನು ಬಿಟ್ಟುಕೊಟ್ಟು ಶುದ್ಧ ಆತ್ಮನನ್ನು ಭಾವಿಸೆಂದು ಈಗ ಹೇಳುತ್ತಾರೆ,-

ಒ ಜೀವ ಕಮರಣಂಬಂಧಿ ಭಾವ ಅನ್ಯಚೀತನ ದ್ರವ್ಯಗಳು ।  
ಆ ಜೀವ ಸ್ವಭಾವದಿಂ ಭಿನ್ನವೆಂದು ನಿಶ್ಚಯದಿ ತಿಳಿ ನೀನು ॥೨೭॥  
ಜ್ಞಾನಮಯನಾದಾತ್ಮನನು ಬಿಟ್ಟು ಉಲಿದೆಲ್ಲ ಪರಭಾವಗಳನು ।  
ನೀನು ತೆಗೆದೊಗೆದು ಎಲೆ ಜೀವ ಆತ್ಮಸ್ವಭಾವವನು ಭಾವಿಸು ॥೨೮॥

ಆತ್ಮನಂ ಮುಕ್ತಾಷಜ್ಞಾನಮಯಂ ಅನ್ವಃ ಪರಃ ಭಾವಃ ।  
ತಂ ತ್ಯಕ್ತಾಷಜೀವ ತ್ವಂ ಭಾವಯ ಆತ್ಮಸಭಾವಮ್ ॥೨೪॥

ಅಪ್ಪಾಮಿಲ್ಲಿವಿ ಶಾಣಮಲು ಅಣ್ಣಿ ಪರಾಯಲು ಭಾಲು ಆತ್ಮನಂ ಮುಕ್ತಾಷ್ಟಾನಮಯಂ ಕೇವಲಜ್ಞಾನಾಂತರ್ಭೋತಾನಂತಗುಣಾರಾಶಿಂ ನಿಶ್ಚಯಾತ್ ಅನ್ಮೋ ಭಿನ್ಮೋಽಭ್ಯಂತರೇ ಮಿಥಾತ್ಪರಾಗಾದಿ-  
ಬಹಿವ್ಯಾಪಯೀ ದೇಹಾದಿಪರಭಾವಃ ಸೋ ಭಂಡೆವಿಣಿ ಜೀವ ತುಹುಂ ಭಾವಹಿ ಅಪ್ಸಂಹಾಲು ತಂ ಪೂರ್ವೋಕ್ತಂ  
ಶುದ್ಧಾತ್ಮನೋ ವಿಲಕ್ಷಣಂ ಪರಭಾವಂ ಭಂಡಯಿತ್ವಾತ್ಕ್ವಾಹೇ ಜೀವ ತ್ವಂ ಭಾವಯ । ಕಮ್ರಾ ಸ್ತುಶುದ್ಧಾತ್ಮಸ್ವಭಾವಮ್ ।  
ಕಿಂವಿಶಿಷ್ಟಮ್ । ಕೇವಲಜ್ಞಾನಾದ್ವಾನಂತರೆತುಪ್ರಯಿವ್ಯಕ್ತಿರೂಪಕಾಯಸಮಯಸಾರಸಾಧಕಮಭೇದರತ್ವತ್ಯಾತ್ಮಕ-  
ಕಾರಣಸಮಯಸಾರಪರಿಣತಮಿತಿ । ಅತ್ಯ ತಮೇವೋಪಾದೇಯಂ ಜಾನೀಹೀತ್ಯಾಷ್ಟಾಭಿಪ್ರಾಯಃ ॥೨೫॥

ಅಥ ನಿಶ್ಚಯೀನಾಷ್ಟಕಮರ್ಸವರ್ದದೋಷರಹಿತಂ ಸಮ್ಯಗ್ರಶನಜ್ಞಾನಬಾರಿತ್ಸಹಿತಮಾತ್ಮನಂ ಜಾನೀಹೀತಿ  
ಕಢಯತಿ-

ಅಷ್ಟಹ ಕಮ್ಮಹ ಬಾಹಿರಲು ಸಯಲಹ ದೋಸಹ ಚತ್ವತ್ ।  
ದಂಸಣ-ಶಾಣ-ಚರಿತ್ತಮಲು ಅಪ್ಪಾ ಭಾವಿ ಜರುತ್ತು ॥೨೬॥

### ಗಾಂ - ೨೭

ಅನ್ವಯಾರ್ಥ :- [ಜೀವ] ಎಲ್ಲೆ ಜೀವನೇ ! [ತುಹುಂ] ನೀನು [ಶಾಣಮಲು ಅಪ್ಪಾ ಮೇಲ್ಲಿವಿ]  
ಜ್ಞಾನಮಯನಾದ ಆತ್ಮನನ್ನ ಹೊರತುಪಡಿಸಿ [ಅಣ್ಣಿ ಪರಾಯಲು ಭಾಲು] ಇತರ ಪರ ಭಾವಗಳಿವೆ [ಸೋ]  
ಅವನ್ನು [ಭಂಡೆವಿಣಿ] ಬಿಟ್ಟುಕೊಟ್ಟು [ಅಪ್ಸಂಹಾಲು] ಆತ್ಮ ಸ್ವಭಾವವನ್ನು [ಭಾವಹಿ] ಭಾವಿಸು.

ಭಾವಾರ್ಥ :- ಅನಂತ ಗುಣಗಳ ರಾಶಿಯು ಅಂತರ್ಭೋತವಿರುವಂಥ ಕೇವಲಜ್ಞಾನಮಯನಾದ  
ಆತ್ಮನನ್ನ ಬಿಟ್ಟುಕೊಟ್ಟು ಆತ್ಮನಿಂದ ಬೇರೆಯಾದ ಎಂದರೆ ಅಭ್ಯಂತರದಲ್ಲಿ ಮಿಥಾತ್ಪರಾಗಿಗಳು ಮತ್ತು  
ಬಾಹ್ಯದಲ್ಲಿ ದೇಹಾದಿ ಪರಭಾವಗಳಿರುವಂಥ ಪೂರ್ವೋಕ್ತಂ ಶುದ್ಧ ಆತ್ಮನಿಂದ ವಿರುದ್ಧವಾದ ಪರಭಾವಗಳನ್ನು  
ಬಿಟ್ಟುಕೊಟ್ಟು ಎಲ್ಲೆ ಜೀವನೇ ! ನೀನು ಕೇವಲಜ್ಞಾನಾದಿ ಅನಂತರೆತುಪ್ರಯಿದ ವ್ಯಕ್ತರೂಪಕಾಯಸಮಯಸಾರದ  
ಸಾಧಕ ಅಭೇದರತ್ವತ್ಯಾತ್ಮಕ ಕಾರಣ ಸಮಯಸಾರರೂಪದಿಂದ ಪರಿಣತವಾದ ನಿಜಶುದ್ಧಾತ್ಮಸ್ವಭಾವವನ್ನು  
ಭಾವಿಸು.

ಆ ನಿಜಶುದ್ಧಾತ್ಮಸ್ವಭಾವವು ಉಪಾದೇಯವಿದೆಯೆಂದು ತಿಳಿದುಕೊಳ್ಳಬೇಕೆಂಬುದು ಇಲ್ಲಿನ  
ಅಭಿಪ್ರಾಯವಿದೆ.

ನಿಶ್ಚಯನಯದಿಂದ ಎಂಟು ಕರ್ಮಗಳು ಮತ್ತು ಸಮಸ್ತ ದೋಷಗಳಿಂದ ರಹಿತನೂ ಮತ್ತು ಸಮ್ಯಗ್ರಶನ  
ಸಮ್ಯಕ್ಷಜ್ಞಾನ-ಸಮ್ಯಕ್ಷಜ್ಞಾನ ಅಥವಾ ಸಹಿತನೂ ಆದ ಆತ್ಮನನ್ನ ತಿಳಿದುಕೊಳ್ಳಿದು ಈಗ ಹೇಳುತ್ತಾರೆ,-

ಅಷ್ಟ ಕರ್ಮಗಳಿಂದ ರಹಿತ ಸಮಸ್ತ ದೋಷಗಳಿಂದ ರಹಿತ ।  
ಇಷ್ಟ ದರ್ಶನ ಜ್ಞಾನಮಯ ಆತ್ಮನನು ನಿಶ್ಚಯದಿ ಭಾವಿಸು ॥೨೭॥

**ಅಷ್ಟಭ್ಯಃ ಕರ್ಮಭ್ಯಃ ಬಾಹ್ಯಂ ಸರ್ಕಲ್ಯಃ ದೋಷ್ಯಃ ತ್ವಕ್ರಮ್ |  
ದರ್ಶನಜ್ಞಾನಚಾರಿತ್ರಮಯಂ ಆತ್ಮಾನಂ ಭಾವಯ ನಿಶ್ಚತಮ್ ||೨೫||**

ಅಟ್ಟಹಂ ಕರ್ಮಹಂ ಬಾಹಿರಲು ಸಯಲಹಂ ದೋಷಹಂ ಚತ್ತ ಅಷ್ಟಕರ್ಮಭ್ಯೋ ಬಾಹ್ಯಂ ಶುದ್ಧನಿಶ್ಚಯೇನ ಜ್ಞಾನಾವರಣಾದ್ವಷ್ಟಕರ್ಮಭ್ಯೋ ಭಿನ್ನಂ ಮಿಥ್ಯಾತ್ಮರಾಗಾದಿಭಾವಕರ್ಮರೂಪಸರ್ವದೋಷ್ಯೈಸ್ವರ್ಕಮ್ | ಪುನಶ್ಚ ಕಿಂವಿಶಿಷ್ಟಮ್ | ದಂಶಣಾಣಚರಿತ್ರಮಲು ದರ್ಶನಜ್ಞಾನಚಾರಿತ್ರಮಯಂ ಶುದ್ಧೋಪಯೋಗಾವಿನಾಭೂತ್ಯಃ ಸ್ವಶುದ್ಧತ್ವಸಮ್ಯಗ್ರದರ್ಶನಜ್ಞಾನಚಾರಿತ್ಯೈನಿವ್ಯತ್ತಂ ಅಪ್ಯಾಭಾವಿ ಶೀರುತ್ತ ತಮಿತಂಭೂತಮಾತ್ಮಾನಂ ಭಾವಯ | ದೃಷ್ಟಾತ್ಮಾನಭೂತಭೋಗಾಕಾಂಕ್ಷಾರೂಪನಿದಾನಬಂಧಾದಿಸರ್ವಸ್ತವಿಭಾವಪರಿಣಾಮಾನ್ | ತ್ವಕ್ರಾಣ ಭಾವಯೇತ್ವಧರ್ಣಃ | ಶೀರುತ್ತ ನಿಶ್ಚತಮ್ | ಅತ, ನಿವಾಣಸುಖಾದುಪಾದೇಯಭೂತಾದಭಿನ್ನಃ ಸಮಸ್ತಭಾವಕರ್ಮದ್ವಷ್ಟಕರ್ಮಭ್ಯೋ ಭಿನ್ನೋ ಯೋಽಸೌ ಶುದ್ಧಾತ್ಮಾ ಸ ಏವಾಭೇದರತ್ತತಯಪರಿಣಾಮಾನಂ ಭವ್ಯಾನಾಮುಪಾದೇಯ ಇತಿ ಭಾವಾಧರ್ಣಃ ||೨೫|| ಏವಂ ತ್ರಿವಿಧಾತ್ಮಕಪ್ರತಿಪಾದಕಪ್ರಥಮಮಹಾಧಿಕಾರಮಧ್ಯೇ ವೃಧಕ್ ಸ್ವತಂತ್ರ ಭೇದಭಾವನಾಸ್ಥಲಸೂತ್ರನವಕಂ ಗತಮ್ |

ತದನಂತರಂ ನಿಶ್ಚಯಸಮ್ಯಕ್ ದೃಷ್ಟಿಮುಖ್ಯತ್ವೈನ ಸ್ವತಂತ್ರಸೂತ್ರಮೇಕಂ ಕಥಯತಿ-

### ಗಾಢ - ೨೫

**ಅನ್ವಯಾಧರ್ಣ :-** [ಅಟ್ಟಹಂ ಕರ್ಮಹಂ ಬಾಹಿರಲು] ಎಂಟು ಕರ್ಮಗಳಿಂದ ಬಾಹ್ಯನು ಎಂದರೆ ರಹಿತನು, [ಸಯಲಹಂ ದೋಷಹಂ ಚತ್ತ] ಸರ್ವಸ್ತ ದೋಷಗಳಿಂದ ರಹಿತನು, [ದಂಶಣ-ಣಾಣ-ಚರಿತ್ರಮಲು] ಸಮ್ಯಕ್ ದರ್ಶನಜ್ಞಾನಚಾರಿತ್ರಮಯನು ಆದ [ಅಪ್ಯಾ] ಆತ್ಮನನ್ನ [ಶೀರುತ್ತ] ನಿಶ್ಚಯದಿಂದ [ಭಾವಿ] ಭಾವಿಸು.

**ಭಾವಾಧರ್ಣ :-** ಶುದ್ಧ ನಿಶ್ಚಯ ನಯದಿಂದ ಜ್ಞಾನಾವರಣ ಮೊದಲಾದ ಎಂಟು ಕರ್ಮಗಳಿಂದ ಭಿನ್ನನೂ, ಮಿಥ್ಯಾತ್ಮ, ರಾಗಾದಿಗಳ ಭಾವಕರ್ಮರೂಪದ ಸಮಸ್ತ ದೋಷಗಳಿಂದ ರಹಿತನೂ, ದರ್ಶನಜ್ಞಾನಚಾರಿತ್ರಮಯ ಶುದ್ಧೋಪಯೋಗದೊಡನೆ ಅವಿನಾಭೂತನೂ, ನಿಜ ಶುದ್ಧಾತ್ಮನ ಸಮ್ಯಗ್ರಧನ, ಸಮ್ಯಕ್ಜ್ಞಾನ, ಸಮ್ಯಕ್ಚಾರಿತ್ರದಿಂದ ರಚನೆಗೊಂಡ ಆತ್ಮನನ್ನ ನಿಶ್ಚಯದಿಂದ ಭಾವಿಸು ಎಂದರೆ ನೋಡಿದ, ಕೇಳಿದ ಹಾಗೂ ಅನುಭವಿಸಿದ ಮತ್ತು ಭೋಗಾಕಾಂಕ್ಷೆಯರೂಪದ ನಿದಾನಬಂಧ ಮೊದಲಾದ ಸರ್ವಸ್ತ ಏಭಾವಪರಿಣಾಮಗಳನ್ನ ಬಿಂಬಿಕೊಟ್ಟ ಭಾವಿಸು.

ಉಪಾದೇಯಭೂತವಾದ ನಿವಾಣ ಸುಖದಿಂದ ಅಭಿನ್ನ ಮತ್ತು ಸಮಸ್ತ ಭಾವಕರ್ಮ ಅದರಂತೆ ದೃವ್ಯಕರ್ಮದಿಂದ ಭಿನ್ನನಾದಂಥ ಆ ಶುದ್ಧಾತ್ಮನೇ ಅಭೇದರತ್ತತಯರೂಪದಿಂದ ಪರಿಣಾಮಿಸಿದ ಭವ್ಯ ಜೀವರುಗಳಿಗೆ ಉಪಾದೇಯನಿದ್ಧಾನರೆಂಬುದು ಇಲ್ಲಿನ ಭಾವಾಧರ್ಣವಿದೆ.

ಹೀಗೆ ಮೂರು ಪ್ರಕಾರದ ಆತ್ಮನ ಪ್ರತಿಪಾದಕವಾದ ಮೊದಲನೇ ಮಹಾಧಿಕಾರದಲ್ಲಿ ಬೇರೆ ಬೇರೆ ಸ್ವತಂತ್ರ ಭೇದಭಾವರೂಪದಿಂದ ಒಂಭತ್ತನೇ ಸ್ಥಳದಲ್ಲಿ ಒಂಭತ್ತ ಗಾಢಾ ಸೂತ್ರಗಳು ಸಮಾಪ್ತವಾದವು.

ಅನಂತರ ನಿಶ್ಚಯಸಮ್ಯಕ್ ದೃಷ್ಟಿಯ ಮುಖ್ಯತೆಯಿಂದ ಈಗ ಒಂದು ಸ್ವತಂತ್ರ ದೋಹಾಸೂತ್ರವನ್ನ ಹೇಳುತ್ತಾರೆ,-

**ಅಪ್ರಿಂ ಅಪ್ಯ ಮುಣಂತು ಜಿಲು ಸಮ್ಮಾದಿಟ್ಟಿ ಹವೇಇ |  
ಸಮ್ಮಾ ಇಟ್ಟಿಲು ಜೀವಡಲು ಲಹು ಕಮ್ಮೆ ಇ ಮುಚ್ಚೇಇ ||೨೬||**

**ಆತ್ಮನಾ ಆತ್ಮನಂ ಜಾನನ್ ಜೀವಃ ಸಮ್ಮುಕ್ ದೃಷ್ಟಿಃ ಭವತಿ |  
ಸಮ್ಮುಕ್ ದೃಷ್ಟಿಃ ಜೀವಃ ಲಘು ಕರ್ಮಣಾ ಮುಚ್ಚತೇ ||೨೭||**

ಅಪ್ರಿಂ ಅಪ್ಯ ಮುಣಂತು ಜಿಲು ಸಮ್ಮಾದಿಟ್ಟಿ ಹವೇಇ ಆತ್ಮನಾತ್ಮನಂ ಜಾನನ್ ಸನ್ ಜೀವೋ ವೀತರಾಗ-ಸ್ವಸಂವೇದನಜ್ಞಾನಪರಿಣತೀನಾಂತರಾತ್ಮನಾ ಸ್ವಶುದ್ಧಾತ್ಮನಂ ಜಾನನ್ನನುಭವನ್ ಸನ್ ಜೀವಃ ಕರ್ಮಣಾಸಮ್ಮಾದಿಟ್ಟಿ ಹವೇಇ ವೀತರಾಗಸಮ್ಮುಕ್ ದೃಷ್ಟಿಭರವತಿ | ನಿಶ್ಚಯಸಮ್ಮುಕ್ ಭೂವನಾಯಾಃ ಫಲಂ ಕಥ್ಯತೇ ಸಮ್ಮಾ ಇಟ್ಟಿಲು ಜೀವಡಲು ಲಹು ಕಮ್ಮೆ ಇಂ ಮುಚ್ಚೇಇ ಸಮ್ಮುಕ್ ದೃಷ್ಟಿಃ ಜೀವೋ ಲಘು ಶೀಷ್ಟಿಂ ಜ್ಞಾನಾವರಣಾದಿಕರ್ಮಣಾ ಮುಚ್ಚತೇ ಇತಿ | ಅತ್ಯಯೇನ್ವ ಕಾರಣೇನ ವೀತರಾಗಸಮ್ಮುಕ್ ದೃಷ್ಟಿಃ ಕಿಲ ಕರ್ಮಣಾಶೀಷ್ಟಿಂ ಮುಚ್ಚತೇ ತೇನ್ವೇವ ಕಾರಣೇನ ವೀತರಾಗಚಾರಿತಾನುಕೂಲಂ ಶುದ್ಧಾತ್ಮನುಭೂತ್ಯವಿನಾಭೂತಂ ವೀತರಾಗಸಮ್ಮುಕ್ ಮೇವ ಭಾವನೀಯಮಿತ್ಯಭಿಪ್ರಾಯಃ | ತಥಾ ಚೋಕ್ತಂ ಶೀಷ್ಟಂದಕುಂದಾಚಾಯ್ಯೋಕ್ತಪ್ರಾಭೃತೇ ನಿಶ್ಚಯಸಮ್ಮುಕ್ ಪಲಕ್ಷಣಾಮ್ - ‘ಸದವರ್ಣಂ ಸರ್ವಜೀವಿ ಸಮ್ಮಾದಿಟ್ಟೇ ಹವೇಇ ಜೀಯಮೇಣ | ಸಮ್ಮತಪರಿಣಾದೋ ಉಣಿ ವಿವೇಇ ದುಟ್ಟಿಟ್ಟು ಕಮ್ಮೆ ಇಂ’ ||೨೮||

ಅತಿ ಉಧ್ವರಂ ಮಿಥಾದೃಷ್ಟಿಲಕ್ಷಣಕಥನಮುಖ್ಯತ್ವೇನ ಸೂತ್ರಾಷ್ಟಕಂ ಕಥ್ಯತೇ ತದ್ವಥಾ-

### ಗಾಢ - ೨೬

**ಅನ್ವಯಾರ್ಥ :-** [ಜಿಲು] ಜೀವನು [ಅಪ್ರಿಂ ಅಪ್ಯ ಮುಣಂತು] ಆತ್ಮನಿಂದ ಆತ್ಮನನ್ನು ತಿಳಿದುಕೊಳ್ಳುತ್ತ [ಸಮ್ಮಾದಿಟ್ಟಿ ಹವೇಇ] ಸಮ್ಮುಕ್ ದೃಷ್ಟಿಯಾಗುತ್ತಾನೆ ಮತ್ತು [ಸಮ್ಮಾ ಇಟ್ಟಿಲು ಜೀವಡಲು] ಸಮ್ಮುಕ್ ದೃಷ್ಟಿಃ ಜೀವನು [ಲಹು] ಶೀಷ್ಟವಾಗಿ [ಕಮ್ಮೆ ಇಂ] ಕರ್ಮಣಗಳಿಂದ [ಮುಚ್ಚೇಇ] ಬಿಡುಗಡೆ ಹೊಂದುತ್ತಾನೆ.

**ಭಾವಾರ್ಥ :-** ಜೀವನು ಆತ್ಮನಿಂದ ಆತ್ಮನನ್ನು ತಿಳಿದುಕೊಳ್ಳುತ್ತ ವೀತರಾಗ ಸ್ವಸಂವೇದನಜ್ಞಾನರೂಪದಿಂದ ಪರಿಣಾಮಿಸಿದ ಅಂತರಾತ್ಮನಿಂದ ನಿಜ ಶುದ್ಧಾತ್ಮನನ್ನು (ತನ್ನ ಶುದ್ಧ ಸ್ವರೂಪವನ್ನು) ಅನುಭವಿಸುತ್ತ ಜೀವನು ವೀತರಾಗ ಸಮ್ಮುಕ್ ದೃಷ್ಟಿಯಾಗುತ್ತಾನೆ. ಸಮ್ಮುಕ್ ದೃಷ್ಟಿಃ ಜೀವನು ಶೀಷ್ಟಿಃ ಜ್ಞಾನಾವರಣಾದಿ ಕರ್ಮಣಗಳಿಂದ ಬಿಡುಗಡೆ ಹೊಂದುತ್ತಾನೆ. ಇಲ್ಲಿ ನಿಶ್ಚಯ ಸಮ್ಮುಕ್ ಭೂವನೇಯ ಫಲ ಹೇಳಲಾಗಿದೆ.

ನಿಜವಾಗಿ ಯಾವ ಕಾರಣದಿಂದ ವೀತರಾಗಸಮ್ಮುಕ್ ದೃಷ್ಟಿಯ ಕರ್ಮಣಗಳಿಂದ ಶೀಷ್ಟವಾಗಿ ಬಿಡುಗಡೆ ಹೊಂದುತ್ತಾನೆ ಅದೇ ಕಾರಣದಿಂದ ವೀತರಾಗ ಚಾರಿತಕ್ಕ ಅನುಕೂಲವಾದ ಶುದ್ಧಾತ್ಮನ ಜತೆ ಅವಿನಾಭೂತವಾದ ವೀತರಾಗ ಸಮ್ಮುಕ್ ಮೇವಾವಿಸಲು ಯೋಗ್ಯವಿದೆಯೆಂಬುದು ಇಲ್ಲಿನ ಅಭಿಪ್ರಾಯವಿದೆ. ಶೀಷ್ಟಂದಕುಂದಾಚಾಯ್ಯದೇವರು ಮೋಕ್ಷಪಾಮಡದ ರಳನೆಯ ಗಾಢೆಯಲ್ಲಿ ನಿಶ್ಚಯ ಸಮ್ಮುಕ್ ದ ಲಕ್ಷಣ ಹೇಳಿದ್ದಾರೆ-‘ನಿಜ ದ್ರವ್ಯದಲ್ಲಿ

**ಸಮ್ಮುಕ್ ದೃಷ್ಟಿಯಾಗುವನು ಜೀವ ಆತ್ಮನಿಂದಾತ್ಮನು ತಿಳಿದು |  
ಸಮ್ಮುಕ್ ದೃಷ್ಟಿಃ ಜೀವ ಶೀಷ್ಟಿಃ ಕರ್ಮಣದಿಂದ ಮುಕ್ತನಾಗುವನು ||೨೯||**

**ಪಜ್ಞಯ-ರತ್ನಲು ಜೀವಡಲು ಮಿಶ್ಚಾದಿಟ್ಟಿ ಹವೇಇ |**  
**ಬಂಧಲು ಬಹು-ವಿಹ-ಕಮೃಡಾ ಜೇ ಸಂಸಾರು ಭಮೇಇ ||೨೨||**  
**ಪಯಾರ್ಯಾಯರಕ್ತೋ ಜೀವಃ ಮಿಥ್ಯಾದೃಷ್ಟಿಃ ಭವತಿ |**  
**ಬಧಾತಿ ಬಹುವಿಧಕರ್ಮಾಣ ಯೇನ ಸಂಸಾರಂ ಭ್ರಮತಿ ||೨೩||**

ಪಜ್ಞಯರತ್ನಲು ಜೀವಡಲು ಮಿಶ್ಚಾದಿಟ್ಟಿ ಹವೇಇ ಪಯಾರ್ಯಾಯರಕ್ತೋ ಜೀವೋ ಮಿಥ್ಯಾದೃಷ್ಟಿಭ್ರಮತಿ ಪರವಾತಾನುಭೂತಿರುಚಿಪ್ರತಿಪಕ್ಷಭೂತಾಭಿನಿವೇಶರೂಪಾ ವ್ಯಾವಹಾರಿಕವೂಧತ್ರಯಾದಿಪಂಚ-ವಿಂಶತಿಮುಲಾಂತಭಾರವಿನೀ ಮಿಥ್ಯಾ ವಿತರ್ಥಾ ವ್ಯಲೀಕಾ ಚ ಸಾ ದೃಷ್ಟಿರಭಿಪ್ರಾಯೋ ರುಚಿಃ ಪ್ರತ್ಯೇಯಃ ಶ್ರದ್ಧಾನಂ ಯಸ್ಯ ಕ ಭವತಿ ಮಿಥ್ಯಾದೃಷ್ಟಿಃ | ಕ ಚ ಕಿಂವಿಶಿಷ್ಟಃ | ನರನಾರಕಾದಿವಿಭಾವಪಯಾರ್ಯಾಯರತಃ | ತಸ್ಯ ಮಿಥ್ಯಾ-ಪರಿಣಾಮಸ್ಯ ಫಲಂ ಕಢ್ಯತೇ | ಬಂಧಜ ಬಹುವಿಹಕಮೃಡಾ ಜೇಂ ಸಂಸಾರು ಭಮೇಇ ಬಧಾತಿ ಬಹುವಿಧಕರ್ಮಾಣ ಯೇಃ ಸಂಸಾರಂ ಭ್ರಮತಿ, ಯೇನ ಮಿಥ್ಯಾತ್ಪರಿಣಾಮೇನ ಶುದ್ಧಾತ್ಮೋಪಲಭ್ಯೇಃ ಪ್ರತಿಪಕ್ಷಭೂತಾನಿ ಬಹುವಿಧಕರ್ಮಾಣ ಬಧಾತಿ ತೈಶ್ಯ ಕರ್ಮಭಿದ್ರ್ವಾವ್ಯಕ್ಷೇತ್ರಕಾಲಭವಭಾವರೂಪಂ ಪಂಚಪ್ರಕಾರಂ ಸಂಸಾರಂ ಪರಿಭ್ರಮೆತೀತಿ | ತರ್ಥಾ ಚೋಕ್ತಂ ಮೋಕ್ಷಪ್ರಾಭ್ಯತೇ ನಿಶ್ಚಯಮಿಥ್ಯಾದೃಷ್ಟಿಲಕ್ಷಣಮಾ - ‘ಚೋ ಪ್ರೌಣಿಪರದವರ್ಣಿಮಿಶ್ಚಾಳಿಟ್ಟೇಹವೇಇ ಸೋ ಸಾಹೋ | ಮಿಶ್ಚತಪರಿಣಾದೋ ಉಣಿ ಬಜ್ಜದಿ ದುಟ್ಟಿಟ್ಟಕಮೇಹಿಂ’ ಪ್ರನಶ್ಚೋಕ್ತಂ ತೈರೇವ-‘ಜೇ ಪಜ್ಞಿಷಸು ಣಿರದಾ ಜೀವಾ ಪಸಮಿಳಗ ತ್ತಿ ಣಿದ್ದಿಣಾ | ಆದಸಹಾವಮ್ಮಿ ಮಿಥ್ಯಾತ್ಪರಿಣಾಮೇಯವಾಽ ||’ ಅತ್ಯ ಸ್ವಾಂವಿತಿರೂಪಾದ್ವಿತ್ರಾಗಸಮ್ಯಕ್ತಾ ಪ್ರತಿಪಕ್ಷಭೂತಂ ಮಿಥ್ಯಾತ್ಪರಿಣಾಮೇಯಮಿತಿ ಭಾವಾಭ್ರಂಣಃ ||೨೨||

ಅನುರಕ್ತನಾದ (ಆತ್ಮಸ್ವರೂಪದಲ್ಲಿ ಮಗ್ನಾದ) ಶ್ರಮಣನು ನಿಶ್ಚಯದಿಂದ ಸಮ್ಯಕ್ದೃಷ್ಟಿಯಿದ್ದಾನೆ. ಮತ್ತು ಸಮ್ಯಕ್ತಾ ರೂಪದಿಂದ ಪರಿಣಾಮಿಸಿದ ಆ ಶ್ರಮಣನು ದುಷ್ಪವಾದ ಅಷ್ಟಕರ್ಮಾಗಳ ಕ್ಷಯ ಮಾಡುತ್ತಾನೆ.

ಅನಂತರ ಮಿಥ್ಯಾದೃಷ್ಟಿಯ ಲಕ್ಷಣದ ಕಥನದ ಮುಖ್ಯತೆಯಿಂದ ಎಂಟು ದೋಹಾಸೂತ್ರಗಳನ್ನು ಹೇಳಲಾಗುತ್ತದೆ. ಅದರಲ್ಲಿ ಈಗ ಮೊದಲನೇ ಸೂತ್ರ ಹೇಳುತ್ತಾರೆ,-

### ಗಾಢे - ೨೨

**ಅನ್ವಯಾಭ್ರಂಣ :-** [ಪಜ್ಞಯ ರತ್ನಲು ಜೀವಡಲು] ಪಯಾರ್ಯಾಯಗಳಲ್ಲಿ ಅನುರಕ್ತನಾದ ಜೀವನು [ಮಿಶ್ಚಾದಿಟ್ಟಿ ಹವೇಇ] ಮಿಥ್ಯಾದೃಷ್ಟಿಯಿರುತ್ತಾನೆ, ಅವನು [ಬಹು-ವಿಹ-ಕಮೃಡಾ] ಅನೇಕ ಪ್ರಕಾರದ ಕರ್ಮಾಗಳಿಂದ [ಬಂಧಲು] ಬದ್ಧನಾಗಿರುತ್ತಾನೆ, [ಜೇಂ] ಅದರಿಂದ ಅವನು [ಸಂಸಾರು ಭಮೇಇ] ಸಂಸಾರದಲ್ಲಿ ಭ್ರಮಣ ಮಾಡುತ್ತಾನೆ.

**ಭಾವಾಭ್ರಂಣ :-** ನರನಾರಕಾದಿ ವಿಭಾವ ಪಯಾರ್ಯಾಯಗಳಲ್ಲಿ ಅನುರಕ್ತನಾದ ಜೀವನು ಮಿಥ್ಯಾದೃಷ್ಟಿಯಿರುತ್ತಾನೆ. ಪರಮಾತ್ಮನ ಅನುಭೂತಿಯರುಚಿಯಿಂದ ಪ್ರತಿಪಕ್ಷಭೂತವಾದ ಅಭಿನಿವೇಶರೂಪವಾದ ವ್ಯಾವಹಾರಿಕ

**ಜೀವ ಪಯಾರ್ಯಾಯದಲ್ಲಿ ತತ್ವರನಾಗಿ ಮಿಥ್ಯಾದೃಷ್ಟಿಯಿರುವನು |**

**ಅವನು ಬಹುವಿಧ ಕರ್ಮದಿ ಬದ್ಧನಾಗಿ ಸಂಸಾರದಲ್ಲಿ ಸುತ್ತುವನು ||೨೨||**

ಅಥ ಮಿಥ್ಯಾತ್ಮೋಪಾಚಿತಕರ್ಮಶಕ್ತಿಂ ಕಥಯತಿ-

ಕಮ್ಮಿ ಇ ದಿಧಃ-ಫಣ-ಚಿಕ್ಕಣಿಂ ಗರುವಳಿ ವಜ್ಜಃ-ಸಮಾಳಿ |  
ಣಾಣಃ-ವಿಯಕ್ಷಣಿ ಜೀವಡಲು ಉಪ್ಪಹಿ ಪಾಡಹಿ ತಾಳಿ ||೨೮||  
ಕರ್ಮಾಣಿ ದೃಢಭನಚಿಕ್ಕಣಾನಿ ಗುರುಕಾಣಿ ವಜ್ಜಃ-ಸಮಾನಿ |  
ಜ್ಞಾನವಿಚಕ್ಷಣಂ ಜೀವಂ ಉತ್ಪಾದೇ ಪಾತಯಂತಿ ತಾನಿ ||೨೯||

ಕಮ್ಮಿಂ ದಿಧಫಣಚಿಕ್ಕಣಿಂ ಗರುವಳಿ ವಜ್ಜಃ-ಸಮಾಳಿ ಕರ್ಮಾಣಿ ಭವಂತಿ | ಕಿಂವಿಶಿಷ್ಟಾನಿ | ದೃಢಾನಿ ಬಲಿಷ್ಠಾನಿ ಘನಾನಿ ನಿಬಿಡಾನಿ ಚಿಕ್ಕಣಾನ್ಯ ಪನೇತುಮಶಕ್ಕಾನಿ ವಿನಾಶಯಿತುಮಶಕ್ಕಾನಿ ಗುರುಕಾಣಿ ಮಹಾಂತಿ ವಜ್ಜಃ-ಸಮಾನ್ಯ ಭೇದಾನಿ ಚ | ಇತ್ತಂಭಾತಾನಿ ಕರ್ಮಾಣಿ ಕಿಂ ಕುರ್ವಂತಿ | ಣಾಣಃ-ವಿಯಕ್ಷಣಿ ಜೀವಡಲು ಉಪ್ಪಹಿ ಪಾಡಹಿಂ ತಾಳಿ ಜ್ಞಾನವಿಚಕ್ಷಣಂ ಜೀವಮುತ್ಪಾದೇ ಪಾತಯಂತಿ | ತಾನಿ ಕರ್ಮಾಣಿ ಯುಗವಲ್ಲೋಕಪ್ರಕಾಶಕೆವಲಜ್ಞಾನಾದ್ಯ ಸಂತಗುಣವಿಚಕ್ಷಣಂ ದಕ್ಷಂ ಜೀವಮಭೇದರತ್ವತಯಲಕ್ಷಣಾ-ನಿಶ್ಚಯಮೋಕ್ಷಮಾರ್ಗಶ್ರುತಿಪಕ್ಷಭೂತ ಉನ್ನಾಗ್ರೇ ಪಾತಯಂತಿತಿ | ಅತ್ಯಾಯಮೇವಾಭೇದರತ್ವತಯರೂಪೋ ನಿಶ್ಚಯಮೋಕ್ಷಮಾರ್ಗ ಉಪಾದೇಯ ಇತ್ಯಭಿಪ್ರಾಯಃ ||೨೮||

ಅಥ ಮಿಥ್ಯಾಪರಿಣತ್ಯಾ ಜೀವೋ ವಿಪರೀತಂ ತತ್ತ್ವಂ ಜಾನಾತೀತಿ ನಿರೂಪಯತಿ-

ಮೂರು ಮೂಡತೆಗಳು, ಎಂಟು ಮದಗಳು, ಎಂಟು ಮಲಗಳು, ಆರು ಅನಾಯತನಗಳು ಈ ಇಪ್ಪತ್ತೆದು ದೋಷಗಳಲ್ಲಿ ಸಮಾವೇಶಗೊಂಡ ಮಿಥ್ಯೆ-ಸುಳ್ಳು-ಕೃತಿಮವಿರುವಂಥ ದೃಷ್ಟಿ-ಅಭಿಪ್ರಾಯ, ಅಭಿರುಚಿ, ಪ್ರತ್ಯಯ, ಶ್ರದ್ಧಗಳು ಯಾವನಿಗಿವೆ ಅವನು ಮಿಥ್ಯಾದೃಷ್ಟಿಯಿರುತ್ತಾನೆ.

ಅವನು ಮಿಥ್ಯಾ ಪರಿಣಾಮದ ಘಲವನ್ನು ಹೇಳುತ್ತಾರೆ - ಅವನು ಅನೇಕ ಪ್ರಕಾರದ ಕರ್ಮಗಳನ್ನು ಕಟ್ಟಿಕೊಳ್ಳುತ್ತಾನೆ, ಅದರಿಂದ ಸಂಸಾರದಲ್ಲಿ ಪರಿಭ್ರಮಣ ಮಾಡುತ್ತಾನೆ. ಆ ಮಿಥ್ಯಾತ್ಮ ಪರಿಣಾಮದಿಂದ ಶುದ್ಧಾತ್ಮನ ಉಪಲಬ್ಧಿಯಿಂದ ಪ್ರತಿಪಕ್ಷಭೂತವಾದ ಬಹು ವಿಧದ ಕರ್ಮಗಳಿಂದ ಬದ್ಧನಾಗುತ್ತಾನೆ, ಆ ಕರ್ಮಗಳಿಂದ ದೃವ್ಯ, ಕ್ಷೇತ್ರ, ಕಾಲ, ಭವ, ಭಾವರೂಪವಾದ ಐದು ಪ್ರಕಾರದ ಸಂಸಾರದಲ್ಲಿ ಸುತ್ತುತ್ತಾನೆ, ಶ್ರೀ ಕುಂದಕುಂದಾಚಾರ್ಯರ ದೇವರು ಮೋಕ್ಷಪಾಹುಡದ ರಿಂದ ನೆಯ ಗಾಢಯಲ್ಲಿ ನಿಶ್ಚಯಮಿಥ್ಯಾದೃಷ್ಟಿಯ ಲಕ್ಷಣ ಹೇಳಿದ್ದಾರೆ - 'ಪರದ್ವಯ ಗಳಲ್ಲಿ ಅನುರಕ್ತನಿರುವಂಥ ಸಾಧುವು ಮಿಥ್ಯಾದೃಷ್ಟಿಯಿದ್ದಾನೆ, ಮಿಥ್ಯಾತ್ಮರೂಪದಿಂದ ಪರಿಣಾಮಿಸಿದ ಅವನು ದುಷ್ಪವಾದ ಎಂಟು ಕರ್ಮಗಳನ್ನು ಕಟ್ಟಿಕೊಳ್ಳುತ್ತಾನೆ.' ಮತ್ತೆ ಅದೇ ಆಚಾರ್ಯ ಭಗವಂತರು ಪ್ರವಚನಸಾರಗ್ರಂಥದಲ್ಲಿ ಹೀಗೆ ಹೇಳಿದ್ದಾರೆ - ಯಾವ ಜೀವರುಗಳು ಪರ್ಯಾಯಗಳಲ್ಲಿ ಲಿಂನರಿತುತ್ತಾರೆ ಅವರನ್ನು ಪರಸಮಯರಿಂದು ಹೇಳುತ್ತಾರೆ, ಮತ್ತು ಆತ್ಮಸ್ವಭಾವದಲ್ಲಿ ಸ್ಥಿರರಿತವರನ್ನು ಸ್ವಾಸ್ಥಮಯರಿಂದು ತಿಳಿಯಬೇಕು.

ಸ್ವಸಂವಿತ್ತಿರೂಪವಾದ ವೀತರಾಗಸಮೃತ್ವದಿಂದ ಪ್ರತಿಪಕ್ಷಭೂತವಾದಂಥ ಮಿಥ್ಯಾತ್ಮವು ಹೇಯವಿದೆ-ಯೆಂಬುದು ಇಲ್ಲಿನ ಭಾವಾರ್ಥವಿದೆ.

ಈಗ ಮಿಥ್ಯಾತ್ಮದಿಂದ ಉಪಾಜಣನೆ ಮಾಡಲಾಗಿರುವ ಕರ್ಮದ ಶಕ್ತಿಯ ಕಥನ ಮಾಡುತ್ತಾರೆ,-

ಘನ ದೃಢ ಸಾಂದ್ರ ಗುರುತರ ವಜ್ಜಸಮ ಅಭೇದ್ಯವಾದ ಕರ್ಮಗಳಿ |  
ಜ್ಞಾನವಿಚಕ್ಷಣಾದ ಜೀವನನು ಉನ್ನಾಗ್ರದಲಿ ಕೆಡವುವವು ||೨೯||

**ಜಿಲು ಮಿಚ್ಕತೇ ಪರಿಣಮಿಲು ವಿವರಿಲು ತಚ್ಚು ಮುಣೈಇ ।**  
**ಕಮ್ಮ-ಎಣಿಮ್ಮೀಯ ಭಾವಡಾ ತೇ ಅಪ್ಪಾನು ಭಣೈಇ ॥೨೬॥**  
**ಜೀವಃ ಮಿಥ್ಯಾತ್ಮೇನ ಪರಿಣತಃ ವಿವರಿತಂ ತತ್ತ್ವಂ ಮನತೇ ।**  
**ಕಮ್ರ-ವಿನಿಮ್ಯಾತಾನ್ ಭಾವಾನ್ತಾನ್ ಆತ್ಮಾನಂ ಭಣತಿ ॥೨೬॥**

ಜಿಲು ಮಿಚ್ಕತೇಂ ಪರಿಣಮಿಲು ವಿವರಿಲು ತಚ್ಚು ಮುಣೈಇ ಜೀವೋ ಮಿಥ್ಯಾತ್ಮೇನ ಪರಿಣತಃ ಸನ್ ವಿವರಿತಂ ತತ್ತ್ವಂ ಜಾನಾತಿ, ಶುದ್ಧಾತ್ಮಾನುಭೂತಿರುಚಿವಿಲಕ್ಷಣೇನ ಮಿಥ್ಯಾತ್ಮೇನ ಪರಿಣತಃ ಸನ್ ಜೀವಃ ಪರಮಾತ್ಮಾ ದಿತತ್ತಂ ಚ ಯಥಾವದ್ ವಸ್ತುಸ್ಥರೂಪಮಸಿ ವಿವರಿತಂ ಮಿಥ್ಯಾತ್ಮ ರಾಗಾದಿಪರಿಣತಂ ಜಾನಾತಿ । ತತ್ತ್ವ ಕಿಂ ಕರೊತಿ । ಕಮ್ಮ-ಎಣಿಮ್ಮೀಯ ಭಾವಡಾ ತೇ ಅಪ್ಪಾನು ಭಣೈಇ ಕಮ್ರ-ವಿನಿಮ್ಯಾತಾನ್ ಭಾವಾನ್ ತಾನಾತ್ಮಾನಂ ಭಣತಿ, ವಿಶ್ವಭೇದಜ್ಞಾನಾಭಾವಾದೀರ್ಘಾಲಕ್ಷಣಾದಿಕಮ್ರ-ಜನಿತದೇಹಧರ್ಮಾನಂ ಜಾನಾತ್ಮಿತ್ಯಾಧರ್ಮಃ । ಅತ್ಯತೇಭ್ಯಃ ಕಮ್ರ-ಜನಿತಭಾವೇಭ್ಯೋ ಭಿನ್ನೋ ರಾಗಾದಿನಿವೃತ್ತಿಕಾಲೇ ಸ್ವಶ್ರದ್ಧಾತ್ಮೈವೋಪಾದೇಯ ಇತಿ ತಾತ್ಪರ್ಯಾಧರ್ಮಃ ॥೨೬॥

### ಗಾಢ - ೪೮

**ಅನ್ನಯಾಧರ್ಮ :-** [ಕಮ್ಮಿಳಿಂ] ಕಮ್ರ-ಗಳು ಅವು [ದಿಧ-ಫೂ-ಬಿಕ್ಕಣಿಳಿಂ] ದೃಢ ಎಂದರೆ ಅತ್ಯಂತ ಬಲಿಪ್ಪಿವೆ, ಹುನ ಎಂದರೆ ಅತ್ಯಂತ ನಿಬಿಡವಿವೆ, ಸ್ವಿಗ್ರ ಎಂದರೆ ದೂರ ಮಾಡಲು ಅಶ್ವವಿವೆ- ನಾಶಮಾಡಲು ಅಶಕ್ತವಿವೆ [ಗುರುವಣಿಂ] ಗುರು ಎಂದರೆ ಭಾರರೂಪವಿವೆ, [ವಜ್ಜ-ಸಮಾಳಿಂ] ವಜ್ಜದ ಸಮಾನ ಅಭೇದ್ಯವಿವೆ [ತಾಳಿಂ] ಇಂಥ ಕಮ್ರ-ಗಳು [ಜಾಣ-ವಿಯಕ್ತಣು ಜೀವಡಲು] ಜ್ಞಾನದಲ್ಲಿ ವಿಚಕ್ಷಣಾದ ಜೀವನನ್ನು [ಉಪ್ಪಹಿ] ಉನ್ನಾಗ್ರದಲ್ಲಿ [ಪಾಡಹಿಂ] ದೂಡುತ್ವವೆ, ಇಂಥ ಕಮ್ರ-ಗಳು ಯುಗಪತ್ರ ಲೋಕಾಲೋಕಪ್ರಕಾಶವಾದ ಕೇವಲಜ್ಞಾನ ಮೌದಲಾದ ಅನಂತಗುಣಗಳಲ್ಲಿ ವಿಚಕ್ಷಣಾದ-ದಕ್ಷಾನಾದ ಜೀವನನ್ನು ಅಭೇದರತ್ನತಯರೂಪವಾದ ನಿಶ್ಚಯ ಮೋಕ್ಷಮಾರ್ಗದಿಂದ ಪ್ರತಿಪಕ್ಷಭೂತವಾದ ಉನ್ನಾಗ್ರದಲ್ಲಿ ತಪ್ಪಿತವೆ,

**ಭಾವಾಧರ್ಮ :-** ಅಭೇದರತ್ನತಯರೂಪವಾದ ನಿಶ್ಚಯಮೋಕ್ಷಮಾರ್ಗವೇ ಉಪಾದೇಯವಿದೆಯಿಂಬುದು ಇಲ್ಲಿನ ಅಭಿಪ್ರಾಯವಿದೆ.

ಮಿಥ್ಯಾಪರಿಣತಿಯಿಂದ ಜೀವನು ವಿರುದ್ಧ ತತ್ತ್ವವನ್ನು ತಿಳಿಯುತ್ತಾನೆಂದು ಈಗ ಹೇಳುತ್ತಾರೆ,-

### ಗಾಢ - ೪೯

**ಅನ್ನಯಾಧರ್ಮ :-** [ಜಿಲು] ಜೀವನು [ಮಿಚ್ಕತೇಂ ಪರಿಣಮಿಲು] ಮಿಥ್ಯಾತ್ಮರೂಪದಿಂದ ಪರಿಣಮನ ಮಾಡುತ್ತ [ತಚ್ಚು] ತತ್ತ್ವವನ್ನು [ವಿವರಿಲು] ವಿವರಿತವಾಗಿ [ಮುಣೈಇ] ತಿಳಿಯುತ್ತಾನೆ ಅದರಿಂದ ಅವನು [ಕಮ್ಮ-ಎಣಿಮ್ಮೀಯ ಭಾವಡಾ] ಕಮ್ರ-ಗಳಿಂದ ರಚನೆಗೊಂಡ ಭಾವಗಳವೆ [ತೇ] ಅವನ್ನು [ಅಪ್ಪಾನು ಭಣೈಇ] ತನ್ನ ರೂಪವೆಂದು ಹೇಳುತ್ತಾನೆ.

**ಜೀವ ಮಿಥ್ಯಾತ್ಮದಲಿ ಪರಿಣಮಿಸಿ ತತ್ತ್ವವನು ವಿವರಿತ ತಿಳಿವನು ।**  
**ಅವನದರಿಂ ಕಮ್ರ-ವಿನಿಮ್ಯಾತ ಭಾವಗಳನು ತನ್ನವೆಂದರಿವನು ॥೨೯॥**

ಅಧಾನಂತರಂ ತತ್ತ್ವಾರ್ಥಕರ್ಮಜನಿತಭಾವಾನ್ ಯೀನ ಮಿಥ್ಯಾಪರಿಣಾಮೇನ ಕೃತ್ವ ಬಹಿರಾತ್ಮಾ ಆತ್ಮ ನಿ ಯೋಜಯತಿ ತಂ ಪರಿಣಾಮಂ ಸೂತ್ರಪಂಚಕೇನ ವಿವೃಷೋತಿ -

**ಹಲು ಗೋರಲು ಹಲು ಸಾಮಲಲು ಹಲು ಜಿ ವಿಭಿಣ್ಣಲು ವಣ್ಣ ।**

**ಹಲು ತಣು-ಅಂಗಲು ಘೂಲು ಹಲು ಏಹಲು ಮೂಢಲು ಮಣ್ಣ ॥೫೦॥**

ಅಹಂ ಗೌರಿಃ ಅಹಂ ಶ್ಯಾಮಃ ಅಹಮೇವ ವಿಭಿನ್ನಃ ವಣಿಃ ।

ಅಹಂ ತನ್ಸಂಗಃ ಸೂಳಃ ಅಹಂ ಏತಂ ಮೂಢಂ ಮನ್ಯಸ್ತ ॥೫೦॥

ಅಹಂ ಗೌರೋ ಗೌರವಣಿಃ, ಅಹಂ ಶ್ಯಾಮಃ ಶ್ಯಾಮವಣಿಃ, ಅಹಮೇವ ಭಿನ್ಮೋ ನಾನಾವಣಿಃ ಮಿಶ್ರವಣಿಃ । ಕ್ಷ್ಯ । ವಣಿಃ ವಿಷಯೀ ರೂಪವಿಷಯೀ । ಪುನಶ್ಚ ಕರ್ಣಂಭೂತೋದಹಮ್ । ತನ್ಸಂಗಃ ಕೃಶಾಂಗಃ । ಪುನಶ್ಚ ಕರ್ಣಂಭೂತೋದಹಮ್ । ಸೂಳಃ ಸೂಳಲಶರೀರಃ । ಇತ್ಯಂಭೂತಂ ಮೂರ್ಖಾತ್ಮಾನಂ ಮನ್ಯಸ್ತ । ಏವಂ ಪೂರ್ವೋಕ್ತ ಮಿಥ್ಯಾಪರಿಣಾಮಪರಿಣಿತಂ ಜೀವಂ ಮೂರ್ಖಾತ್ಮಾನಂ ಜಾನೀಹೀತಿ । ಅಯಿತ್ತ ಭಾವಾಭಿಃ । ನಿಶ್ಚಯನಯೀನಾತ್ಮನೋ ಭಿನ್ನಾನ್ ಕರ್ಮಜನಿತಾನ್ ಗೌರಸೂಳಲಾದಿ ಭಾವಾನ್ ಸರ್ವಭಾ ಹೇಯಭೂತಾನಪಿ ಸರ್ವಪ್ರಕಾರೋಪಾದೇಯಭೂತೀ ಏತರಾಗನಿತ್ಯಾನಂದೈಕಸ್ವಭಾವೇ ಶುದ್ಧಜೀವೇ ಯೋ ಯೋಜಯತಿ ಸ ವಿಷಯಕವಾಯಾಧೀನತಯಾ ಸ್ವಶುದ್ಧಾತ್ಮನಭೂತೇಶ್ಚ ತಃ ಸನ್ ಮೂರ್ಖಾತ್ಮಾ ಭವತೀತಿ ॥೫೦॥

**ಅಥ -**

**ಭಾವಾಭಿಃ :-** ಜೀವನು ಮಿಥ್ಯಾತ್ಮರೂಪದಿಂದ ಪರಿಣಾಮಿಸುತ್ತ ತತ್ತ್ವವನ್ನು ವಿಪರೀತವಾಗಿ ತಿಳಿಯುತ್ತಾನೆ. ಶುದ್ಧ-ಆತ್ಮನ ಅನುಭೂತಿಯ ರುಚಿಯಿಂದ ವಿರುದ್ಧವಾದ ಮಿಥ್ಯಾರೂಪದಿಂದ ಪರಿಣಾಮಿಸುತ್ತ ಜೀವನು ಪರಮಾತ್ಮ ಮೊದಲಾದ ತತ್ತ್ವಗಳನ್ನು ಮತ್ತು ಯಥಾವರ್ತ ವಸ್ತುಸ್ವರೂಪವನ್ನು ಕೂಡ ವಿಪರೀತ ಹಾಗೂರಾಗಾದಿರೂಪದಿಂದ ಪರಿಣಾಮಿಸಿವಯಿಂದ ತಿಳಿಯುತ್ತಾನೆ, ಅದರಿಂದ ಅವನು ಕರ್ಮದಿಂದಾದ ಭಾವಗಳನ್ನು ತನ್ನರೂಪವಾಗಿ ಹೇಳುತ್ತಾನೆ- ವಿಶ್ವ ಭೇದಜ್ಞಾನದ ಅಭಾವದಿಂದ ಗೌರ, ಸೂಳ, ಕೃಶಾದಿಗಳಂಥ ಕರ್ಮಜನ್ಯವಾದ ದೇಹದ ಧರ್ಮಗಳನ್ನು ತನ್ನ ರೂಪವಾಗಿ ತಿಳಿಯುತ್ತಾನೆ.

ಆ ಕರ್ಮಜನ್ಯ ಭಾವಗಳಿಂದ ಭಿನ್ನ ರಾಗಾದಿಗಳ ನಿವೃತ್ತಿಯ ಸಮಯದಲ್ಲಿ ಸ್ವಶುದ್ಧಾತ್ಮನೇ ಉಪಾದೇಯನಿದ್ವಾನೆಂಬುದು ಇಲ್ಲಿನ ತಾತ್ಪರ್ಯಾಧಿ-ವಿದೆ.

ಅನಂತರ ಪೂರ್ವೋಕ್ತ ಆ ಕರ್ಮಜನಿತ ಭಾವಗಳನ್ನು ಯಾವ ಮಿಥ್ಯಾತ್ಮದ ಪರಿಣಾಮದಿಂದ ಬಹಿರಾತ್ಮನು ತನ್ನಲ್ಲಿ ಒಂದು ಮಾಡುತ್ತಾನೆ ಆ ಪರಿಣಾಮಗಳನ್ನು ಒಂದು ಗಾಢಾಸೂತ್ರಗಳಿಂದ ಕಂಧನ ಮಾಡುತ್ತಾರೆ,-

**ಗಾಢಿ - ೫೦**

**ಅನ್ವಯಾಧಿ :-** [ಹಲುಂ ಗೋರಲು] ನಾನು ಗೌರವಣಿನಿದ್ದೇನೆ, [ಹಲುಂ ಸಾಮಲಲು] ನಾನು ಕವ್ಯವಣಿನಿದ್ದೇನೆ [ಹಲುಂ ಜಿ ವಿಭಿಣ್ಣಲು ವಣ್ಣ] ನಾನು ಬೇರೆ-ಬೇರೆ ವಣಿವುಳ್ಳವನಿದ್ದೇನೆ. ಮತ್ತು [ಹಲುಂ

ನಾನು ಗೌರ ನಾನು ಕವ್ಯ ನಾನು ವಿಭಿನ್ನ ವಣಿದವನು ಮತ್ತೆ ।

ನಾನು ಕೃಶ ನಾನು ಸೂಳನೆಂದು ಮನಿಪನನು ಮೂಢನೆಂದರಿ ॥೫೦॥

ಹಲು ವರು ಬಂಭಣು ವಜುಸು ಹಲು ಹಲು ಖತ್ತಿ ಹಲು ಸೇಸು ।  
 ಪುರಿಸು ಇಲುಸರ ಇತ್ತಿ ಹಲು ಮಣ್ಣಿ ಇ ಮೂಡು ವಿಸೇಸು ॥೮೦॥  
 ಅಹಂ ವರಃ ಬ್ರಾಹ್ಮಣಃ ವೇಶ್ಯಃ ಅಹಂ ಅಹಂ ಕ್ಷತ್ರಿಯಃ ಅಹಂ ಶೈವಃ ।  
 ಪುರುಷಃ ನಪುಂಸಕಃ ಸ್ತೀ ಅಹಂ ಮನ್ಯತೇ ಮೂಡಃ ವಿಶೇಷಮಾ ॥೮೧॥

ಹಲುಂ ವರು ಬಂಭಣು ವಜುಸು ಹಲುಂಹಲುಂ ಖತ್ತಿಲು ಹಲುಂ ಸೇಸು ಅಹಂ ವರೋ ವಿಶೇಷೋ ಬ್ರಾಹ್ಮಣಃ ಅಹಂ ವೈಶ್ಯೋವರೋಗ್ ಅಹಂ ಕ್ಷತ್ರಿಯೋಹಂ ಶೈವಃ ಶೂದ್ರಾದಿ । ಪುನಶ್ಚ ಕಥಂಭೂತಃ ಪುರಿಸು ಇಲುಂ ಸಲು ಇತ್ತಿ ಹಲುಂ ಮಣ್ಣಿಇ ಮೂಡು ವಿಸೇಸು ಪುರುಷೋ ನಪುಂಸಕಃ ಸ್ತೀಲಿಂಗೋಹಂ ಮನ್ಯತೇ ಮೂಡೋ ವಿಶೇಷಂ ಬ್ರಾಹ್ಮಣಾದಿವಿಶೇಷಮಿತಿ । ಇದಮತ್ತ ತಾತ್ಯರ್ಯಾಮಾ । ಯನ್ನಿಶ್ಚಯನಯೀನ ಪರಮಾತ್ಮನೋ ಭಿನ್ನಾನಪಿ ಕರ್ಮಾಜನಿತಾನ್ ಬ್ರಾಹ್ಮಣಾದಿಭೇದಾನ್ ಸರ್ವಾಪ್ರಕಾರೇಣ ಹೇಯಭೂತಾನಪಿ ನಿಶ್ಚಯನಯೀನೋ-ಪಾದೇಯಭೂತೇ ಏತರಾಗಸದಾನಂದೈ ಸ್ವಭಾವೇ ಸ್ವಶುದ್ಧಾತ್ಮನಿ ಯೋಜಯತಿ ಸಂಬದ್ಧಾನ್ ಕರೋತಿ । ಕೋರಸೆ ಕಥಂಭೂತಃ । ಅಳ್ಳಾನಪರಿಣಿತಃ ಸ್ವಶುದ್ಧಾತ್ಮತತ್ತತ್ ಭಾವನಾರಹಿತೋ ಮೂಡಾತ್ಮೇತಿ ॥೮೦॥

**ಅಥ-**

**[ತಣಾಂಗಲುಂ]** ನಾನು ಕೃತ ಶರೀರವುಳ್ಳವನಿದ್ದೇನೆ, **[ಹಲುಂ ಧೂಲಂ]** ನಾನು ಶೂಲ ಶರೀರವುಳ್ಳವನಿದ್ದೇನೆ [**ಎಹಲುಂ ಮೂಡಲು ಮಣ್ಣಿ**] ಎಂದು ಮನ್ನಿಸುವ ಜೀವನನ್ನು ನೀನು ಮೂಡನೆಂದು ತಿಳಿ-ಹೀಗೆ ಪೂರ್ವೋಕ್ತ ಮಿಥ್ಯಾಪರಿಣಾಮರೂಪದಿಂದ ಪರಿಣಾಮಿಸಿದ ಜೀವನನ್ನು ನೀನು ಮೂಡಾತ್ಮನೆಂದು ತಿಳಿದುಕೊಳ್ಳು.

**ಭಾವಾರ್ಥ :-** - ನಿಶ್ಚಯನಯದಿಂದ ಆತ್ಮನಿಂದ ಭಿನ್ನವಾದ ಕರ್ಮಜನ್ಯ ಗೌರ-ಸೂಲಾದಿ ಭಾವಗಳು ಸರ್ವಾಧಾ ಹೇಯವಾಗಿದ್ದರೂ ಅವನ್ನು ಎಲ್ಲ ಪ್ರಕಾರದಿಂದ ಉಪಾದೇಯಭೂತ ಒಂದು ಏತೆರಾಗ ಚಿದಾನಂದ ಸ್ವಭಾವವಿರುವಂಥ ಶುದ್ಧಾತ್ಮನಲ್ಲಿ ಸೇರಿಸುವವನು ವಿಷಯಕಾಯದ ಅಧೀನನಾಗಿ ನಿಜಶುದ್ಧಾತ್ಮನ ಅನುಭೂತಿಯಿಂದ ಚ್ಯಾತನಾಗುತ್ತ ಮೂಡಾತ್ಮನಿದ್ದಾನೆ.

ಈಗ ಮತ್ತೆ ಪುನಃ ಮಿಥ್ಯಾದೃಷ್ಟಿಯ ಲಕ್ಷಣ ಹೇಳುತ್ತಾರೆ,-

**ನಾಥ - ೮೦**

**ಅನ್ವಯಾರ್ಥ :-** [ಹಲುಂ ವರು ಬಂಭಣು] ನಾನು ಶೈವೈ ಬ್ರಾಹ್ಮಣನಿದ್ದೇನೆ, [ಹಲುಂ ವಜುಸು] ನಾನು ವೈಶ್ಯನಿದ್ದೇನೆ[ಹಲುಂ ಖತ್ತಿ] ನಾನು ಕ್ಷತ್ರಿಯನಿದ್ದೇನೆ[ಹಲುಂ ಸೇಸು] ನಾನು ಶೂದ್ರನಿದ್ದೇನೆ ಮತ್ತು [ಹಲುಂ ಪುರಿಸು ಇಲುಂಸರ ಇತ್ತಿ] ನಾನು ಪುರುಷನಿದ್ದೇನೆ, ನಪುಂಸಕನಿದ್ದೇನೆ ಮತ್ತು ಸ್ತೀಯಿದ್ದೇನೆ [ಮೂಡು ವಿಸೇಸು ಮಣ್ಣಿ ಇ] ಎಂಬುದಾಗಿ ಮೂಡ ಜೀವನು ತಾನು ಬ್ರಾಹ್ಮಣಾದಿಗಳಿಂದ ವಿಶೇಷನಿದ್ದೇನೆಂದು ಮನ್ನಿಸುತ್ತಾನೆ.

**ಭಾವಾರ್ಥ :-** ಅಳ್ಳಾನ ರೂಪದಿಂದ ಪರಿಣಾಮಿಸಿದ ನಿಜಶುದ್ಧಾತ್ಮನ ಭಾವನೆಯಿಂದ ರಹಿತನಾದ ಮೂಡಾತ್ಮನ ನಿಶ್ಚಯನಯದಿಂದ ಪರಮಾತ್ಮನಿಂದ ಭಿನ್ನವಾಗಿದ್ದರೂ ಕೂಡ, ಎಲ್ಲ ಪ್ರಕಾರದಿಂದ ಹೇಯಭೂತ-

ನಾನು ಉತ್ತಮ ದ್ವಿಜ ನಾನು ವೈಶ್ಯ ನಾನು ಕ್ಷತ್ರಿ ನಾನು ಶೂದ್ರ ।  
 ನಾನು ಪುರುಷ ಸ್ತೀ ನಪುಂಸಕಾದಿಯೆಂದು ಮೂಡ ಮನಿಪನು ॥೮೦॥

**ತರುಣಲು ಬೂಡಳು ರೂಯಡಲು ಸೂರಲು ಪಂಡಿಲು ದಿವ್ಯಾ ।  
ಖವಣಲು ವಂದಲು ಸೇವಡಲು ಮೂಡಳು ಮಣಿ ಇ ಸವ್ಯಾ ॥೮೨॥**

ತರುಣಾಃ ವೃದ್ಧಃ ರೂಪವಾನ್ ಶೂರಃ ಪಂಡಿತಃ ದಿವ್ಯಃ ।  
ಕ್ಷೇಪಣಕಃ ವಂದಕಃ ಶೈತಪಟಃ ಮೂಡಃ ಮನ್ಯತೇ ಸರ್ವಾರ್ಥಃ ॥೮೨॥

ತರುಣಲು ಬೂಡಳು ರೂಯಡಲು ಸೂರಲು ಪಂಡಿಲು ದಿವ್ಯಾ ತರುಣೋ ಯನೊವನಸೋಽರಹಂ ವೃದ್ಧೋರಹಂ ರೂಪಸ್ಯಾಃ ಹಂ ಶೂರಃ ಸುಭಟೋರಹಂ ಪಂಡಿತೋರಹಂ ದಿವ್ಯೋ ವಿಶಿಷ್ಟೋರಹಂ । ಪುನಜ್ಞ ಕಿಂವಿಶಿಷ್ಟಃ । ಖವಣಲು ವಂದಲು ಸೇವಡಲು ಕ್ಷೇಪಣಕೋ ದಿಗಂಬರೋರಹಂ ವಂದಕೋ ಚಾದೋರಹಂ ಶೈತಪಟಾದಿಲಂಗಧಾರಕೋರಹಂ ಮೂರಧಾತ್ಮಾ ಸರ್ವಂ ಮನ್ಯತ ಇತಿ । ಅಯಮತ್ ತಾತ್ಪರ್ಯಾರ್ಥಃ । ಯದ್ಯಪಿ ವೃವಹಾರೇಣಾಭಿನ್ನಾನ್ ತಥಾಪಿ ನಿಶ್ಚಯೀನ ಏತರಾಗಸಹಜಾನಂದ್ಯೆ ಕಸ್ತಭಾವಾತ್ಮರಮಾತ್ಮನಃ ಭಿನ್ನಾನ್ ಕರ್ಮೋದಯೋತ್ಪಾನಾನ್ ತರುಣವೃದ್ಧಾದಿವಿಭಾವಪರಯಾರ್ಯಾರ್ಯಾನ್ ಹೇಯಾನಪಿ ಸಾಕ್ಷಾದುಪಾದೇಯಭೂತೇ ಸ್ವಾಶ್ಚಾರ್ಯತ್ವತ್ತ್ವಾದ್ಯ ಯೋಜಯತಿ । ಕೋರಸೌ । ಖ್ಯಾತಿಪೂಜಾಲಾಭಾದಿವಿಭಾವಪರಿಮಾಣಾದೀನತಯಾ ಪರಮಾತ್ಮಭಾವನಾಚ್ಯಾತಃ ಸನ್ ಮೂರಧಾತ್ಮೇತಿ ॥೮೨॥

**ಅಧ-**

ವಾಗಿದ್ದರೂ ಕೂಡ ಕರ್ಮಾಜನ್ಯವಾದ ಬೃಹಣಾ ಮೋದಲಾದ ಭೇದಗಳನ್ನು ನಿಶ್ಚಯನಯದಿಂದ ಉಪಾದೇಯಭೂತ ಒಂದು ಏತರಾಗ ಸದಾನಂದವೇ ಸ್ವಭಾವವಿರುವಂಥ ನಿಜಶುದ್ಧತನಲ್ಲಿ ಸೇರಿಸುತ್ತಾನೆ-ಸಂಬಂಧ ಮಾಡುತ್ತಾನೆ.

ಈಗ ಮತ್ತೆ ಪುನಃ - ಮೂರಧಾತ್ಮನ ಲಕ್ಷಣ ಹೇಳುತ್ತಾರೆ,-

**ಗಾಢ - ೮೨**

**ಅನ್ಯಯಾರ್ಥ :-** [ತರುಣಲು] ನಾನು ತರುಣನಿದ್ದೇನೆ, [ಬೂಡಳು] ವೃದ್ಧನಿದ್ದೇನೆ, [ರೂಯಡಲು] ಸುಂದರನಿದ್ದೇನೆ, [ಸೂರಲು] ಶೂರನಿದ್ದೇನೆ, [ಪಂಡಿಲು] ಪಂಡಿತನಿದ್ದೇನೆ, [ದಿವ್ಯಾ] ಎಲ್ಲರಲ್ಲಿ ಶೈತಪ್ಯನಿದ್ದೇನೆ, [ಖವಣಲು] ದಿಗಂಬರನಿದ್ದೇನೆ, [ವಂದಲು] ಚಾದ್ಧನಿದ್ದೇನೆ, [ಸೇವಡಲು] ಮತ್ತು ಶೈತಾಂಬರನಿದ್ದೇನೆ ಇವೇ ಮೋದಲಾದ [ಸವ್ಯಾ] ಸಮಸ್ತ ಕರ್ಮಾಜನಿತ ಭೇದಗಳನ್ನು [ಮೂಡಳು] ಮೂಡನು [ಮಣಿ ಇ] ತನ್ನವೆಂದು ಮನ್ನಿಸುತ್ತಾನೆ.

**ಭಾವಾರ್ಥ :-** ಖ್ಯಾತಿ, ಪೂಜೆ, ಲಾಭ ಮೋದಲಾದ ವಿಭಾವ ಪರಿಣಾಮಗಳ ಆಧೀನನಾಗಿ, ಪರಮಾತ್ಮಭಾವನೆಯಿಂದ ಚ್ಯಾತನಾಗುತ್ತ ಮೂರಧಾತ್ಮನು ಅವು ವೃವಹಾರದಿಂದ ಅಭಿನ್ನವಾಗಿದ್ದರೂ ಕೂಡ ನಿಶ್ಚಯದಿಂದ ಒಂದು ಏತರಾಗ ಸಹಜಾನಂದ ಸ್ವಭಾವವಿರುವಂಥ ಪರಮಾತ್ಮನಿಂದ ಭಿನ್ನವಿರುವಂಥ ಕರ್ಮೋದಯದಿಂದ ಉತ್ಪನ್ನವಾದ ತರುಣ, ವೃದ್ಧ ಮೋದಲಾದ ವಿಭಾವ ಪರಯಾರ್ಯಾಗಳು ಹೇಯವಾಗಿದ್ದರೂ ಕೂಡ ಅವನ್ನು ಪ್ರತ್ಯೇಕ ಉಪಾದೇಯಭೂತವಾದ ನಿಜಶುದ್ಧತ್ವತ್ತದಲ್ಲಿ ಸೇರಿಸುತ್ತಾನೆ-ಸಂಬಂಧ ಮಾಡುತ್ತಾನೆ.

ಈಗ ಮತ್ತೆ ಕೂಡ ಮೂರಧಾತ್ಮನ ಲಕ್ಷಣ ಹೇಳುತ್ತಾರೆ,-

ನಾನು ತರುಣ ವೃದ್ಧ ಸುಂದರ ಸುಭಟ ಪಂಡಿತ ದಿವ್ಯತರನಿಹೆನು ।  
ನಾನು ದಿಗಂಬರ ಶೈತಾಂಬರ ಚಾದ್ಧನಿಹೆನೆಂದು ಮನ್ನಿಪನು ॥೮೨॥

ಜಣಣೇ ಜಣಣು ವಿ ಕಂತ ಫರು ಪ್ರತ್ಯು ವಿ ಮಿತ್ತು ವಿ ದವ್ವು ।  
 ಮಾಯಾ-ಜಾಲು ವಿ ಅಪ್ರಣಾಲು ಮೂಡಳು ಮಣ್ಣಿ ಇ ಸವ್ವು ॥೨೩॥  
 ಜನನೀ ಜನನಃ ಅಪಿ ಕಾಂತಾ ಗೃಹಂ ಪ್ರತೋರಪಿ ಮಿತ್ರಮಪಿ ದ್ರವ್ಯಮ್ ।  
 ಮಾಯಾಚಾಲಮಪಿ ಆತ್ಮೀಯಂ ಮೂಡಃ ಮನ್ಯತೇ ಸರ್ವಮ್ ॥೨೪॥

ಜಣಣೇ ಜಣಣು ವಿ ಕಂತ ಫರು ಪ್ರತ್ಯು ವಿ ಮಿತ್ತು ವಿ ದವ್ವು ಜನನೀ ಮಾತಾ ಜನನಃ ಪಿತಾಪಿ ಕಾಂತಾ ಭಾಯಾ ಗೃಹಂ ಪ್ರತೋರಪಿ ಮಿತ್ರಮಪಿ ದ್ರವ್ಯಂ ಸುವರ್ಣಾದಿ ಯತ್ತತ್ವರ್ವಂ ಮಾಯಾಚಾಲು ವಿ ಅಪ್ರಣಾಲು ಮೂಡಳು ಮಣ್ಣಿ ಇ ಸವ್ವು ಮಾಯಾಚಾಲಮಪ್ಯಸತ್ಯಮಪಿ ಕೃತಿಮಮಪಿ ಆತ್ಮೀಯಂ ಸ್ವಕ್ಷೇಯಂ ಮನ್ಯತೇ ।  
 ಕೋರಸೌ । ಮೂಡೋ ಮೂಡಾತ್ಮಾ । ಕತಿಸಂಖೋರೋಪಮಪಿ । ಶರ್ವಮಪಿತೇ । ಅಯಮತ್ರ ಭಾವಾಧರ್ಣಃ ।  
 ಜನನ್ಯಾದಿಕಂ ಪರಸ್ಪರೂಪಮಪಿ ಶುದ್ಧಾತ್ಮನೋ ಭಿನ್ನಮಪಿ ಹೇಯಸ್ಯಾಶೇಷನಾರಕಾದಿದುಃಖಸ್ಯ ಕಾರಣಾತ್ಮಾಧೈಯಮಪಿ  
 ಸಾಕ್ಷಾದುಪಾದೇಯಭೂತಾನಾಕುಲತ್ತ ಲಕ್ಷಣಪಾರಮಾಧಿಕಸೌಖ್ಯಾದಭಿನ್ನೇ ಏತರಾಗಪರಮಾನಂದೈಕಸ್ಫೂರ್ವೇ  
 ಶುದ್ಧಾತ್ಮತತ್ತ್ವೈ ಯೋಜಯತಿ । ಸ ಕಃ । ಮನೋವಚನಕಾಯವ್ಯಾಪಾರಪರಿಣಿತಃ ಸ್ವಶುದ್ಧಾತ್ಮದ್ರವ್ಯಭಾವನಾಶಾಸೋ ಮೂರ್ಖಾತ್ಮೇತಿ ॥೨೫॥

ಅಧ -

### ಗಾಢ - ೨೬

**ಅನ್ವಯಾಧರ್ಣ :**- [ಜಣಣೇ] ತಾಯಿ [ಜಣಣುವಿ] ತಂದೆ, [ಕಂತ] ಪತ್ತಿ, [ಫರು] ಮನೆ, [ಪ್ರತ್ಯು ವಿ] ಪ್ರತ್ರ, [ಮಿತ್ತು ವಿ] ಮಿತ್ರ, [ದವ್ವು] ಚಿನ್ನ ಮೋದಲಾದ ದ್ರವ್ಯಗಳೆಲ್ಲವು [ಮಾಯಾ-ಜಾಲು ವಿ] ಮಾಯಾಚಾಲವಿದ್ದರೂ - ಅಸತ್ಯವಿದ್ದರೂ-ಕೃತಿಮವಿದ್ದರೂ [ಮೂಡಳು] ಮೂರ್ಖಾತ್ಮನು [ಸವ್ವು] ಇವೆಲ್ಲವನ್ನು [ಅಪ್ರಣಾಲು ಮಣ್ಣಿ ಇ] ತನ್ನವೆಂದು ಮನಿಸುತ್ತಾನೆ.

**ಭಾವಾಧರ್ಣ :**- ಮನ-ವಚನ-ಕಾಯದ ವ್ಯಾಪಾರದಲ್ಲಿ ಪರಿಣಾಮಿಸಿರುವ, ನಿಜಶುದ್ಧಾತ್ಮದ್ರವ್ಯದ ಭಾವನೆಯಿಂದ ಶೊನ್ಯಾನಾದಂಥ ಮೂರ್ಖಾತ್ಮನು ತಾಯಿ ಮೋದಲಾದವರು ಪರಸ್ಪರೂಪರಿದ್ದರೂ, ಶುದ್ಧ ಆತ್ಮನಿಂದ ಭಿನ್ನರಿದ್ದರೂ, ಹೇಯವಾದಂಥ ಸಮಸ್ತ ನಾರಕಾದಿ ದುಃಖದ ಕಾರಣರಿರುವುದರಿಂದ ಹೇಯರಿದ್ದರೂ ಕೂಡ ಅವರನ್ನ ಪ್ರತ್ಯೇಕ ಉಪಾದೇಯಭೂತ ಮತ್ತು ಅನಾಕುಲತೆಯ ಲಕ್ಷಣವಿರುವಂಥ ಪಾರಮಾಧಿಕಸೌಖ್ಯದಿಂದ ಅಭಿನ್ನ, ಒಂದು ಏತರಾಗ ಪರಮಾನಂದವೇ ಸ್ವಭಾವವಿರುವಂಥ ಶುದ್ಧಾತ್ಮತತ್ವದಲ್ಲಿ ಯೋಜಿಸುತ್ತಾನೆ-ಸೇರಿಸುತ್ತಾನೆ ಸಂಬಂಧ ಮಾಡುತ್ತಾನೆ.

ಕಃಗ ಮತ್ತೆ ಆ ಮೂರ್ಖಾತ್ಮರುಗಳ ಲಕ್ಷಣ ಹೇಳುತ್ತಾರೆ,-

ತಾಯಿ-ತಂದೆ ಪತ್ತಿಪ್ರತ್ರ ಮಿತ್ರ ಮನೆ ಮತ ಮೋದಲಾದುವೆಲ್ಲವು ।  
 ಮಾಯಾಚಾಲವಿದ್ದರುಸಹ ಮೂಡ ತನ್ನವೆಂದು ಮನಿಸುಮವನು ॥೨೬॥

**ದುಕ್ಷಹ ಕಾರಣ ಜೀ ವಿಸಯ ತೇ ಸುಹ-ಹೇಳು ರಮೇಷ್ |**  
**ಮಿಂಚಾಳ ಇಟ್ಟಿಲು ಜೀವಡಲು ಇತ್ತು ನ ಕಾಳ ಕರೇಷ್ ||೮೪||**  
**ದುಃಖಿಸ್ಯ ಕಾರಣಂ ಯೇ ವಿಷಯಾಃ ತಾನ್ ಸುಖಹೇತೊನ್ ರಮತೇ |**  
**ಮಿಥಾದೃಷ್ಟಿಃ ಜೀವಃ ಅತ್ ನ ಕಂ ಕರೋತಿ ||೮೫||**

ದುಕ್ಷಹಂ ಕಾರಣ ಜೀ ವಿಸಯ ತೇ ಸುಹಹೇಳು ರಮೇಷ್ ದುಃಖಿಸ್ಯ ಕಾರಣಂ ಯೇ ವಿಷಯಾಸ್ತಾನ್ ವಿಷಯಾನ್ ಸುಖಹೇತೊನ್ ಮತ್ತಾ ರಮತೇ | ಸ ಈ | ಮಿಂಚಾಳ ಇಟ್ಟಿಲು ಜೀವಡಲು ಮಿಥಾದೃಷ್ಟಿಜೀವಃ | ಇತ್ತು ನ ಕಾಳಂ ಕರೇಷ್ ಅತ್ ಜಗತ್ ಯೋಽಸೌ ದುಃಖರೂಪವಿಷಯಾನ್ ನಿಶ್ಚಯನಯೇನ ಸುಖರೂಪಾನ್ ಮನ್ಯತೇ ಸ ಮಿಥಾದೃಷ್ಟಿಃ ಕಂಮಕೃತ್ಯಂ ಪಾಪಂ ನ ಕರೋತಿ, ಅಪಿ ತು ಸರ್ವಂ ಕರೋತ್ಯೇವೇತಿ | ಅತ್ ತಾತ್ಪರ್ಯಮಾ | ಮಿಥಾದೃಷ್ಟಿಜೀವೋ ಏತರಾಗನಿವಿ-ಕಲ್ಪಸಮಾಧಿಸಮುತ್ಸಂಪರಮಾನಂದಪರಮಸಮರಸಿ-ಭಾವರೂಪಸುಖರಸಾಪೇಕ್ಷಯಾ ನಿಶ್ಚಯೇನ ದುಃಖರೂಪಾನಪಿ ವಿಷಯಾನ್ ಸುಖಹೇತೊನ್ ಮತ್ತಾ ಅನುಭವತಿತ್ಯಥಃ | ||೮೪|| ಏವಂ ಶ್ರೀವಿಧಾತ್ಮಪ್ರತಿಪಾದಕಪ್ರಫಮಮಹಾಧಿಕಾರ ಮಧ್ಯೇ ‘ಪಜ್ಞಯ-ರತ್ನಲು ಜೀವಡಲು’ ಇತ್ಯಾದಿಸೂತ್ರಾಷ್ಟರೇನ ಮಿಥಾದೃಷ್ಟಿಪರಿಣಿತಾಂಶಾನಸ್ಥಲಂ ಸಮಾಪ್ತಮಾ |

ತದನಂತರಂ ಸಮ್ಯಕ್ ದೃಷ್ಟಿಭಾವನಾವಾಖ್ಯಾನಮುಖ್ಯತ್ವೇನ ‘ಕಾಲು ಲಹೇವಿಣಿ’ ಇತ್ಯಾದಿ ಸೂತ್ರಾಷ್ಟರಂ ಕಂಘ್ಯತೇ | ಅಥ -

### ಗಾಢೆ - ೮೪

**ಅನ್ವಯಾಧರ್ :** - [ಜೀ ವಿಸಯ] ಆ ಪಂಚೇಂದ್ರಿಯ ವಿಷಯಗಳು [ದುಕ್ಷಹಂ ಕಾರಣಃ] ದುಃಖದ ಕಾರಣವಿವ [ತೇ] ಅವನ್ನು [ಸುಹಹೇಳು] ಸುಖಿದ ಕಾರಣವೆಂದು ತಿಳಿದುಕೊಂಡು ಅಪುಗಳಲ್ಲಿ [ಮಿಂಚಾಳ ಇಟ್ಟಿಲು ಜೀವಡಲು] ಮಿಥಾದೃಷ್ಟಿ ಜೀವನು [ರಮೇಷ್] ರಮಣ ಮಾಡುತ್ತಾನೆ, [ಇತ್ತು] ಈ ಜಗತ್ತಿನಲ್ಲಿ ದುಃಖರೂಪವಾದ ವಿಷಯಗಳನ್ನು ನಿಶ್ಚಯನಯದಿಂದ ಸುಖರೂಪವೆಂದು ಮನ್ಯಸುವಂಧ ಮಿಥಾದೃಷ್ಟಿಯು [ಕಾಳಂ ನ ಕರೇಷ್] ಯಾವ ಅಕೃತ್ಯ-ಪಾಪ ಮಾಡುವುದಿಲ್ಲ ? ಎಂದರೆ ಎಲ್ಲ ಪಾಪವನ್ನೂ ಮಾಡುತ್ತಾನೆ.

**ಭಾವಾಧರ್ :** - ಮಿಥಾದೃಷ್ಟಿ ಜೀವನು ಏತರಾಗ ನಿವಿ-ಕಲ್ಪ ಸಮಾಧಿಯಿಂದ ಉತ್ಪನ್ನವಾದ ಪರಮಾನಂದಮಯ ಪರಮಸಮರಸಿಭಾವರೂಪ ಸುಖರಸದ ಅಪೇಕ್ಷೆಯಿಂದ ನಿಶ್ಚಯದಿಂದ ದುಃಖರೂಪವಾದ ವಿಷಯಗಳನ್ನು ಕೂಡ ಸುಖಿದ ಹೇತುವೆಂದು ಮನ್ಯಸುತ್ತಾನೆ.

ಈಗ ಮೂರು ಪ್ರಕಾರದ ಆತ್ಮನ ಪ್ರತಿಪಾದಕವಾದ ಮೊದಲನೇ ಮಹಾಧಿಕಾರದಲ್ಲಿ ‘ಪಜ್ಞಯರತ್ನಲು ಜೀವಡಲು’ ಇವೇ ಮೊದಲಾದ ಎಂಟು ಸೂತ್ರಗಳಿಂದ ಮಿಥಾದೃಷ್ಟಿಯ ಪರಿಣಿತಿಯ ವ್ಯಾಖ್ಯಾನ ಸ್ಥಳವು ಸಮಾಪ್ತವಾಯಿತು.

ಅನಂತರ ಸಮ್ಯಕ್ ದೃಷ್ಟಿಯ ಭಾವನೆಯ ವ್ಯಾಖ್ಯಾನದ ಮುಖ್ಯತೆಯಿಂದ ‘ಕಾಲು ಲಹೇವಿಣಿ’ ಇವೇ ಮೊದಲಾದ ಎಂಟು ಗಾಢಾ ಸೂತ್ರಗಳನ್ನು ಹೇಳಲಾಗುವುದು.

**ವಿಷಯಗಳು ದುಃಖಹೇತುವಿದ್ಬರು ಸುಖಹೇತುವೆಂದು ರಮಿಸುವನು |**  
**ಮಾಷಮಿಥಾದೃಷ್ಟಿಜೀವ ಈ ಜಗದಲೇನನು ಮಾಡಲಾರ ||೮೫||**

**ಕಾಲು ಲಹೇವಣು ಜೋಜಯಾ ಜಿಮು ಜಿಮು ಮೋಹು ಗಲೇಜು ।**

**ತಿಮು ತಿಮು ದಂಸಣು ಲಹಜು ಜಿಲು ನೆಯಮೇ ಅಪ್ಪು ಮುಣೇಜು ॥೨೫॥**

**ಕಾಲಂ ಲಬ್ಧಾಯೋಗಿನ್ ಯಥಾ ಯಥಾ ಮೋಹಃ ಗಲತಿ ।**

**ತಥಾ ತಥಾ ದರ್ಶನಂ ಲಭತೇ ಜೀವಃ ನಿಯಮೇನ ಆತ್ಮಾನಂ ಮನತೇ ॥೨೬॥**

ಕಾಲು ಲಹೇವಣು ಜೋಜಯಾ ಜಿಮು ಜಿಮು ಮೋಹು ಗಲೇಜು ಕಾಲಂ ಲಬ್ಧಾಯೋಗಿನ್ ಯಥಾ ಯಥಾ ಮೋಹೋ ವಿಗಲತಿ ತಿಮು ತಿಮು ದಂಸಣು ಲಹಜು ಜಿಲು ತಥಾ ತಥಾ ದರ್ಶನಂ ಸಮ್ಮತ್ತು ಅಪ್ಪು ಮುಣೇಜು ನಿಯಮೇನಾತ್ಮಾನಂ ಮನತೇ ಜಾನಾತೀತ್ಯಧರ್ಷಃ । ತಥಾಹಿ-ಪಕೇಂದ್ರಿಯವಿಕಲೇಂದ್ರಿಯಪಂಚೀಂದ್ರಿಯಸಂಭ್ರಂಷಿಪರ್ಯಾಪ್ತ ಮನುಷ್ಯದೇಶಕುಲಶುದ್ಧಾತ್ಮೋಪದೇಶಾದೀನಾಮುತ್ತರೋತ್ತರದುಲರ್ಭಕ್ರಮೇಣ ದುಃಪ್ರಾಪ್ತಾ ತು ಯಾ ಕಾಲಲಬ್ಧಃ, ಕಥಂ ಚಿತ್ತಾಕತಾಲೀಯನ್ನಾಯೇನ ತಾಂ ಲಬ್ಧಾಪರಮಾಗಮಕಿರಿತಮಾಗೇಣ ಮಿಥ್ಯಾತ್ಮಾದಿಭೇದಭಿನ್ನಪರಮಾತ್ಮೋಪಲಂಭಪ್ರತಿಪತ್ತೀಯರಥಾ ಯಥಾ ಮೋಹೋ ವಿಗಲತಿ ತಥಾ ತಥಾ ಶುದ್ಧಾತ್ಮೈಪ್ರೋಪಾದೀಯಜ್ಞತಿ ರುಚಿರೂಪಂ ಸಮ್ಮತ್ತು ಲಭತೇ । ಶುದ್ಧಾತ್ಮಕಮರ್ಣಮೋಭೇದಭ್ರಾನೇನ ಶುದ್ಧಾತ್ಮತತ್ತು ಮನತೇ ಜಾನಾತೀತಿ । ಅತ್ಯ ಯಸ್ಯೈಪ್ರೋಪಾದೀಯಭೂತಸ್ಯ ಶುದ್ಧಾತ್ಮನೋ ರುಚಿಪರಿಣಾಮೇನ ನಿಶ್ಚಯಸಮ್ಮಕ್ಷದೃಷ್ಟಿಕಾರ್ತೋ ಜೀವಃ, ಸ ಏಪ್ರೋಪಾದೀಯ ಜ್ಞತಿ ಭಾವಾಧರಃ ॥೨೫॥

**ಈಗ ಸಮ್ಮಕ್ಷದೃಷ್ಟಿ ಜೀವದ ಕಥನ ಮಾಡುತ್ತಾರೆ,-**

### ನಾಥ - ೨೫

**ಅನ್ವಯಾಧರ :- [ಜೋಜಯಾ]** ಎಲ್ಲೆ ಯೋಗಿಯೇ ! [ಕಾಲು ಲಹೇವಣು] ಕಾಲ ಪಡೆದು [ಜಿಮು ಜಿಮು] ಹೇಗೆ ಹೇಗೆ [ಮೋಹು] ಮೋಹವು [ಗಲೇಜು] ಕರಗುತ್ತ ಮೋಗುತ್ತದೆ [ತಿಮು ತಿಮು] ಹಾಗೆ ಹಾಗೆ [ಜಿಲು] ಜೀವನು [ದಂಸಣು] ಸಮ್ಮತ್ತವನ್ನು [ಲಹಜು] ಪಡೆಯುತ್ತಾನೆ. [ನೆಯಮೇನಿಶ್ಚಯದಿಂದ [ಅಪ್ಪು]] ತನ್ನ ಆತ್ಮನನ್ನ ಎಂದರೆ ತನ್ನ ಶುದ್ಧಸರೂಪವನ್ನು [ಮುಣೇಜು] ತಿಳಿದುಕೊಳ್ಳುತ್ತಾನೆ.

**ಭಾವಾಧರ :-** ಪಕೇಂದ್ರಿಯ, ವಿಕಲೇಂದ್ರಿಯ, ಪಂಚೀಂದ್ರಿಯ, ಸಂಭ್ರಂಷಿಪರ್ಯಾಪ್ತ ಮನುಷ್ಯಾಯಾತ್ಮೈತ್ತರು, ಉತ್ತಮಕುಲ, ಕ್ರಮದಿಂದ ಶುದ್ಧಾತ್ಮನ ಉಪದೇಶಾದಿಗಳು ಉತ್ತರೋತ್ತರದುಲರ್ಭವಿರುವುದರಿಂದ ಕಾಲಲಬ್ಧಿಯು ದುಃಪ್ರಾಪ್ತವಿದೆ, ಅದನ್ನು ಹೇಗಾದರೂ ‘ಕಾಕತಾಲೀಯನ್ನಾಯದಿಂದ’ ಪಡೆದು ಪರಮಾಗಮದಲ್ಲಿ ಹೇಳಿದ ಮಾರ್ಗದಿಂದ ಮಿಥ್ಯಾತ್ಮಮೋದಲಾದ ಭೇದಗಳಿಂದ ಭಿನ್ನವಾದ ಪರಮಾತ್ಮನ ಉಪಲಬ್ಧಿಯಾಗುವುದರಿಂದ ಮೋಹವು ಕರಗುತ್ತ ಮೋಹದಂತೆ ‘ಶುದ್ಧಾತ್ಮನೇ ಉಪಾದೀಯನಿದ್ವಾನೆ’ಂಬ ರುಚಿರೂಪದ ಸಮ್ಮತ್ತವನ್ನು ಜೀವನು ಪಡೆಯುತ್ತಾನೆ, ಶುದ್ಧಾತ್ಮ ಮತ್ತು ಕಮರ್ಣದ ಭೇದಭ್ರಾನದಿಂದ ಶುದ್ಧಾತ್ಮನನ್ನು ತಿಳಿದುಕೊಳ್ಳುತ್ತಾನೆ.

**ಕಾಲ ಪಡೆದು ಹೇಗೆ ಹೇಗೆ ಮೋಹ ಕರಗಿ ಪ್ರೋಪುದು ಹಾಗೆ ಹಾಗೆ ।**

**ಎಲೆ ಯೋಗಿ ಜೀವ ಸಮ್ಮತ್ತವ ಪಡೆದು ನೇಮದಿ ಆತ್ಮನನರಿವನು ॥೨೫॥**

ಅತ ಉದ್ದೇಷಂ ಪೂರ್ವೋಕ್ತನ್ಯಾಯೀನ ಸಮ್ಯಕ್ ದೃಷ್ಟಿಭೂತಾ ಮಿಥ್ಯಾದೃಷ್ಟಿಭಾವನಾಯಾ ಪ್ರತಿಪಕ್ಷಭೂತಾಂ ಯಾದೃತೀಂ ಭೇದಭಾವನಾಂ ಕರೋತಿ ತಾದೃತೀಂ ಕ್ರಮೇಣ ಸೂತ್ರಸಪ್ತಕೇನ ವಿವೃಷೋತಿ-

**ಅಪ್ಪಾ ಗೋರಲು ಕಿಣ್ಣಿ ಇ ವಿ ಅಪ್ಪಾ ರತ್ನ ಇ ಹೋಜಿ ।**

**ಅಪ್ಪಾ ಸುಹುಮು ವಿ ಧೂಲು ಇ ವಿ ಶಾಣಲು ಜಾಣೆ ಜೋಜಿ ॥೨೬॥**

ಅತ್ಯ ಗೌರೋ ಕೃಷ್ಣಃ ನಾಪಿ ಅತ್ಯಾ ರಕ್ತಃ ನ ಭವತಿ ।

ಅತ್ಯ ಸೂಕ್ಷೋ ಶ್ರೀರಪಿ ಸೂಳಃ ನಾಪಿ ಜ್ಞಾನೀ ಜ್ಞಾನೇನ ಪಶ್ಯತಿ ॥೨೭॥

ಅತ್ಯ ಗೌರೋ ನ ಭವತಿ ರಕ್ತೋ ನ ಭವತಿ ಅತ್ಯ ಸೂಕ್ಷೋ ಶ್ರೀರಪಿ ನ ಭವತಿ ಸೂಲೋರಪಿ ನೈವ । ತಹಿಂ ಕಿಂವಿಶಿಷ್ಟಃ । ಜ್ಞಾನೀ ಜ್ಞಾನಸ್ವರೂಪಃ ಜ್ಞಾನೇನ ಕರಣಭೂತೇನ ಪಶ್ಯತಿ । ಅಧವಾ ‘ಶಾಣಲು ಜಾಣಿ ಜೋಜಿಂ’ ಇತಿ ಪಾಠಾಂತರಂ, ಜ್ಞಾನೀ ಯೋರಸೌ ಯೋಗಿಃ ಸ ಜಾನಾತ್ಯಾತ್ಯಾನಮ್ । ಅಧವಾ ಜ್ಞಾನೀ ಜ್ಞಾನಸ್ವರೂಪೇಣ ಆತ್ಯ । ಕೋರಸೌ ಜಾನಾತಿ । ಯೋಗಿತಿ । ತಥಾಹಿ-ಕೃಷ್ಣ ಗೌರಾದಿಕಥಮಾನ ವ್ಯವಹಾರೇಣ ಜೀವಸಂಬಧಾನಪಿ ತಥಾಪಿ ಶುದ್ಧ ನಿಶ್ಚಯೀನಶುದ್ಧತ್ವನೋ ಭಿನ್ನಾನ್ ಕರ್ಮಜನಿತಾನ್ ಹೇಯಾನ್ ವೀತರಾಗಸ್ವಸಂವೇದನಜ್ಞಾನೀ ಸ್ವಶುದ್ಧತ್ವತ್ತೈತ್ಯಾನ್ ನ ಯೋಜಯತಿ ಸಂಬಧಾನ್ ಕರೋತೀತಿ ಭಾವಾಧಃ ॥೨೮॥ ಅಧ -

ಉಪಾದೇಯಭೂತನಾದ ಆ ಶುದ್ಧ ಆತ್ಯನ ರುಚಿರೂಪವಾದ ಪರಿಣಾಮದಿಂದ ಜೀವನು ನಿಶ್ಚಯಸಮ್ಯಕ್ ದೃಷ್ಟಿಯಾಗುತ್ತಾನೆ, ಆ ಶುದ್ಧ ಆತ್ಯನೇ ಉಪಾದೇಯನಿದ್ವಾನೆಂಬುದು ಇಲ್ಲಿನ ಭಾವಾಧರವಿದೆ.

ಅನಂತರ ಪೂರ್ವೋಕ್ತನ್ಯಾಯದಿಂದಸಮ್ಯಕ್ ದೃಷ್ಟಿಯಾಗಿ ಮಿಥ್ಯಾದೃಷ್ಟಿಯ ಭಾವನೆಯಿಂದ ಪ್ರತಿಪಕ್ಷಭೂತವಾದಂಥ ಭೇದ ಭಾವನೆ ಮಾಡುತ್ತಾನೆ ಅಂಥ ಭೇದ ಭಾವನೆಯನ್ನ ಕ್ರಮದಿಂದ ಏಳು ಗಾಢಾ ಸೂತ್ರಗಳಲ್ಲಿ ಹೇಳುತ್ತಾರೆ, -

### ಗಾಧಿ - ೫೬

**ಅನ್ವಯಾಧರ :** - [ಅಪ್ಪಾ] ಆತ್ಯನು [ಗೋರಲು ಕಿಣ್ಣಿ ಇ ವಿ] ಗೌರನಿಲ್ಲ, ಕಪ್ಪು ಇಲ್ಲ, [ಅಪ್ಪಾ] ಆತ್ಯನು [ರತ್ನ ಇ ಹೋಜಿ] ಕೆಂಪು ಇಲ್ಲ, [ಅಪ್ಪಾ] ಆತ್ಯನು [ಸುಹುಮು ವಿ ಧೂಲು ವಿ ಇ] ಸೂಕ್ಷ್ಮನೋ ಇಲ್ಲ ಸೂಳನೂ ಇಲ್ಲ, [ಶಾಣಲು] ಅವನು ಜ್ಞಾನೀ ಎಂದರೆ ಜ್ಞಾನಸ್ವರೂಪದಿಂದ ವತ್ತಿಸುತ್ತ, [ಜಾಣೇಂ] ಕರಣಭೂತವಾದ ಜ್ಞಾನದಿಂದ [ಜೋಜಿ] ನೋಡುತ್ತಾನೆ-ತಿಳಿಯುತ್ತಾನೆ ಅಧವಾ ‘ಶಾಣಲು ಜಾಣಿ ಜೋಜಿಂ’ ಇತಿ ಪಾಠಾಂತರಂ, ಯಾವನು ಜ್ಞಾನಿ ಎಂದರೆ ಯೋಗಿಯಿದ್ವಾನೆ ಅವನು ಆತ್ಯನನ್ನ ತಿಳಿಯುತ್ತಾನೆ, ಅಧವಾ ಆತ್ಯನು ಜ್ಞಾನಸ್ವರೂಪದಿಂದ ಜ್ಞಾನಿಯಿದ್ವಾನೆಂದು ಯೋಗಿಗಳು ತಿಳಿಯುತ್ತಾರೆ.

**ಭಾವಾಧರ :** - ಕೃಷ್ಣ, ಗೌರ ಮೊದಲಾದ ಧರ್ಮಗಳು ವ್ಯವಹಾರನಯದಿಂದ ಜೀವನ ಜತೆ ಸಂಬಧವಿದ್ವರೂ ಕೂಡ ಅವು ಶುದ್ಧನಿಶ್ಚಯನಯದಿಂದ ಶುದ್ಧ ಆತ್ಯನಿಂದ ಆತ್ಯಂತ ಭಿನ್ನವಿವೆ, ಕರ್ಮಜನಿತವಿವೆ,

ಆತ್ಯ ಗೌರನಿಲ್ಲ ಕೃಷ್ಣನಿಲ್ಲ ಆತ್ಯ ಕೆಂಪು ವರ್ಣನು ಸಹ ಇಲ್ಲ ।

ಆತ್ಯ ಸೂಕ್ಷ್ಮ ತೋರನಿಲ್ಲ ಜ್ಞಾನದಿ ಕಂಡು ಬರುವನು ॥೨೯॥

**ಅಪ್ಪಾ ಬಂಭಣು ವಜುಸು ಇ ವಿ ಇ ವಿ ಖತ್ತಿಲು ಇ ವಿ ಸೇಸು ।  
ಪುರಿಸು ಓಲಂಸೆಲು ಇತ್ತಿ ಇ ವಿ ಕಾಣೆಲು ಮುಣಿಜ ಅಸೇಸು ॥೨೨॥**

ಆತ್ಮಾ ಬ್ರಾಹ್ಮಣಃ ವೈಶ್ಯಃ ನಾಪಿ ನಾಪಿ ಕ್ಷತ್ರಿಯಃ ನಾಪಿ ಶೇಷಃ ।  
ಪುರುಷಃ ನಪುಂಸಕಃ ಸ್ತ್ರೀ ನಾಪಿ ಜ್ಞಾನೀ ಮನುತೇ ಅಶೇಷಮಾ ॥೨೨॥

ಅಪ್ಪಾ ಬಂಭಣು ವಜುಸು ಇ ವಿ ಇ ವಿ ಖತ್ತಿಲು ಇ ವಿ ಸೇಸು ಪುರಿಸು ಓಲಂಸೆಲು ಇತ್ತಿ ಇ ವಿ ಆತ್ಮಾ ಬ್ರಾಹ್ಮಣೋ ನ ಭವತಿ ವೈಶ್ಯೋ ಕಪಿ ಸೈವ ನಾಪಿ ಕ್ಷತ್ರಿಯೋ ನಾಪಿ ಶೇಷಃ ಶೂದ್ರಾದಿಃ ಪುರುಷನಪುಂಸಕಸ್ತೀಲಿಂಗರೂಪೋ ಕಪಿ ಸೈವ । ತಹೀ ಕಿಂವಿತಿಷ್ಟಃ । ಕಾಣೆಲು ಮುಣಿಜ ಅಸೇಸು ಜ್ಞಾನೀ ಜ್ಞಾನಸ್ವರೂಪ ಆತ್ಮಾ ಜ್ಞಾನೀ ಸನ್ । ಕಿಂ ಕರೋತಿ । ಮನುತೇ ಜಾನಾತಿ । ಕರ್ಮ । ಅಶೇಷಂ ಪಸ್ತುಜಾತಂ ಪಸ್ತುಸಮೂಹಮಿತಿ । ತದ್ವಧಾ । ಯಾನೇವ ಬ್ರಾಹ್ಮಣಾದಿವರ್ಣಾಭೇದಾನ್ ಪ್ರಲೀಂಗಾದಿಲಿಂಗಭೇದಾನ್ ವ್ಯವಹಾರೇಣ ಪರಮಾತ್ಮ ಪದಾರ್ಥಾದಭಿನಾನ್ ಶುದ್ಧನಿಶ್ಚಯೀನ ಭಿನಾನ್ ಸಾಕ್ಷಾದ್ಯೇಯಭೂತಾನ್ ಏತರಾಗನಿವಿಕಲ್ಪಸಮಾಧಿಚ್ಯುತೋ ಬಹಿರಾತ್ಮಾ ಸಾತ್ಸನಿ ಯೋಜಯತಿ ತಾನೇವ ತದ್ವಿಪರೀತಭಾವನಾರತೋಽಂತರಾತ್ಮಾ ಸ್ವಶುದ್ಧಾತ್ಮಸ್ವರೂಪೇಣ ಯೋಜಯತೀತಿ ತಾತ್ಪರ್ಯಾರ್ಥಃ ॥೨೨॥ ಅಥ -

ಹೇಯವಿವೆ, ಅವನ್ನ ಏತರಾಗ ಸ್ವಸಂವೇದನ ಜ್ಞಾನಿಯ ನಿಜಶುದ್ಧಾತ್ಮ ತತ್ತ್ವದಲ್ಲಿ ಯೋಜಿಸುವುದಿಲ್ಲ- ಸೇರಿಸುವುದಿಲ್ಲ ಮತ್ತ ಸಂಬಂಧ ಮಾಡುವುದಿಲ್ಲ.

ಈಗ ಬ್ರಾಹ್ಮಣ ಮೊದಲಾದ ವರ್ಣಾಗಳು ಆತ್ಮನಿಗೆ ಇಲ್ಲವೆಂದು ವರ್ಣನೆ ಮಾಡುತ್ತಾರೆ, -

### ಗಾಢ - ೨೨

**ಅನ್ವಯಾರ್ಥ :-** [ಅಪ್ಪಾ] ಆತ್ಮನು [ಬಂಭಣು ವಜುಸು ಇ ವಿ] ಬ್ರಾಹ್ಮಣನು ಇಲ್ಲ, ವೈಶ್ಯನು ಕೂಡ ಇಲ್ಲ, [ಖತ್ತಿಲು ಇ ವಿ] ಕ್ಷತ್ರಿಯನು ಕೂಡ ಇಲ್ಲ, [ಸೇಸು ಇ ವಿ] ಉಳಿದ ಶೂದ್ರನು ಕೂಡ ಇಲ್ಲ; [ಪುರಿಸು ಓಲಂಸೆಲು ಇತ್ತಿ ಇ ವಿ] ಪುರುಷನು, ನಪುಂಸಕನು ಮತ್ತು ಸ್ತ್ರೀಲಿಂಗರೂಪನು ಕೂಡ ಇಲ್ಲ; ಹಾಗಾದರೆ ಹೇಗಿದ್ದಾನೆಂದರೆ [ಕಾಣೆಲು] ಜ್ಞಾನೀ ಎಂದರೆ ಜ್ಞಾನಸ್ವರೂಪನಾದ ಆತ್ಮನು ಜ್ಞಾನಿಯಾಗಿ ವರ್ತಿಸುತ್ತ [ಅಸೇಸು] ಸಮಸ್ತ ಪಸ್ತುಸ್ವರೂಪವನ್ನು [ಮುಣಿಜ] ತಿಳಿಯುತ್ತಾನೆ.

**ಭಾವಾರ್ಥ :-** ಏತರಾಗ ನಿವಿಕಲ್ಪ ಸಮಾಧಿಯಿಂದ ಚ್ಯಾತನಾದ ಬಹಿರಾತ್ಮನು ಯಾವ ಬ್ರಾಹ್ಮಣ ಮೊದಲಾದ ವರ್ಣ ಭೇದಗಳು, ಪ್ರಲೀಂಗ ಮೊದಲಾದ ಲಿಂಗ ಭೇದಗಳು ವ್ಯವಹಾರದಿಂದ ಪರಮಾರ್ಥ ವದಾರ್ಥದಿಂದ ಅಭಿನ್ನವಿವೆ, ಶುದ್ಧನಿಶ್ಚಯನಯದಿಂದ ಭಿನ್ನವಿವೆ ಮತ್ತು ಪ್ರತ್ಯೇಕ ಹೇಯವಿವೆ ಅವನ್ನ ತನ್ನ ಆತ್ಮನಲ್ಲಿ ಸೇರಿಸುತ್ತಾನೆ, ಅಪುಗಳಿಂದ ವಿಪರೀತವಾದ ಭಾವನೆಯಲ್ಲಿ ಅನುರಕ್ತನಿರುವಂಥ ಅಂತರಾತ್ಮನು ಅವನ್ನ ನಿಜಶುದ್ಧಾತ್ಮ ಸ್ವರೂಪದಲ್ಲಿ ಯೋಜಿಸುವುದಿಲ್ಲ-ಸೇರಿಸುವುದಿಲ್ಲ.

ಈಗ ವಂದಕ, ಕ್ಷಪಣಿಕ ಮೊದಲಾದ ಭೇದಗಳು ಕೂಡ ಜೀವನಿಗೆ ಇಲ್ಲವೆಂದು ಹೇಳುತ್ತಾರೆ,-

**ಆತ್ಮದಿಜನಿಲ್ಲ ವೈಶ್ಯನಿಲ್ಲ ಕ್ಷತ್ರಿಯ ಶೂದ್ರ ಸಹ ಇಲ್ಲ ।  
ಆತ್ಮ ಪುರುಷಸ್ತೀನಪುಂಸಕನಿಲ್ಲ ಜ್ಞಾನಿಯಲ್ಲ ತಿಳಿವನು ॥೨೨॥**

ಅಪ್ಪಾ ವಂದಲು ಖವಣು ಇ ಏ ಅಪ್ಪಾ ಗುರಲು ಇ ಹೋಜ್ |  
 ಅಪ್ಪಾ ಲಿಂಗಿಲು ಏಕ್ಕು ಇ ಏ ಕ್ಷಾಣೆಲು ಜಾಣಿಜ ಜೋಜ್ ||ಲಲ||  
 ಅತ್ಯಾ ವಂದಕೆ: ಕ್ಷೇಪಣಃ ನಾಪಿ ಅತ್ಯಾ ಗುರವಃ ನ ಭವತಿ |  
 ಅತ್ಯಾ ಲಿಂಗೀ ಏಕಃನಾಪಿ ಜ್ಞಾನೀ ಜಾನಾತಿ ಯೋಗೀ ||ಲಲ||

ಅತ್ಯಾ ವಂದಕೋ ಬೊದ್ದೋ ನ ಭವತಿ, ಅತ್ಯಾ ಕ್ಷೇಪಣಕೋ ದಿಗಂಬರೋ ನ ಭವತಿ, ಅತ್ಯಾ ಗುರವಶಬ್ದ-ವಾಚ್ಯಃ ಶೈತಾಂಬರೋ ನ ಭವತಿ | ಅತ್ಯಾ ಏಕದಂಡಿತ್ತಿದಂಡಿಹಂಸಪರಮಹಂಸಸಂಜ್ಞಾಃ ಸಂನ್ಯಾಸೀ ಶಿಶೀ ಮುಂಡೀ ಯೋಗದಂಡಾಕ್ಷಮಾಲಾತಿಲಕ್ಕುಲಕ್ಷೋಷಪ್ರಭೃತಿವೇಷಧಾರೀ ಸ್ನೇಕೋರ್ಪಿ ಕೃಧಪಿ ಲಿಂಗೀ ನ ಭವತಿ | ತಹೀ-ಕಥಂಭೂತೋ ಭವತಿ | ಜ್ಞಾನೀ | ತಮಾತ್ಮಾನಂ ಕೋರಪಿ ಜಾನಾತಿ ಯೋಗೀ ಧ್ಯಾನೀತಿ | ತಥಾಹಿ-ಯದ್ಯ-ಪ್ರಾತ್ಯಾ ವ್ಯವಹಾರೇಣ ವಂದಕಾದಿಲಿಂಗೀ ಭಣ್ಯತೇ ತಥಾಪಿ ಶುದ್ಧ ನಿಶ್ಚಯನಯೀಸ್ನೇಕೋರ್ಪಿ ಲಿಂಗೀ ನ ಭವತಿತಿ | ಅಯಮತ್ ಭಾವಾರ್ಥಃ | ದೇಹಾಶ್ರಿತಂ ದ್ರವ್ಯಲಿಂಗಮುಪಚರಿತಾಸದ್ವಿತ್ಯವಹಾರೇಣ ಜೀವಸ್ಥರೂಪಂ ಭಣ್ಯತೇ, ವೀತರಾಗನಿರ್ವಿಕಲ್ಪಸಮಾಧಿರೂಪಂ ಭಾವಲಿಂಗಂ ತು ಯದ್ಯಪಿ ಶುದ್ಧಾತ್ಮಸ್ಥರೂಪಾಧಕತ್ವಾದುಪಚಾರೇಣ ಶುದ್ಧ ಜೀವಸ್ಥರೂಪಂ ಭಣ್ಯತೇ, ತಥಾಪಿ ಸೂಕ್ಷ್ಮ ಶುದ್ಧನಿಶ್ಚಯೀನ ನ ಭಣ್ಯತ ಇತಿ ||ಲಲ|| ಅಥ-

### ಗಾಢ - ಉ

**ಅನ್ನಯಾರ್ಥ :** - [ಅಪ್ಪಾ] ಅತ್ಯನು [ವಂದಲು ಖವಣು ಇ ಏ] ಬೊದ್ದನು ಇಲ್ಲ, ದಿಗಂಬರನು ಇಲ್ಲ, [ಅಪ್ಪಾ] ಅತ್ಯನು [ಗುರಲು ಇ ಹೋಜ್] ಶೈತಾಂಬರನು ಇಲ್ಲ, [ಅಪ್ಪಾ] ಅತ್ಯನು [ಏಕ್ಕು ಲಿಂಗಿಲು ಇ ಏ] ಯಾವುದೇ ಒಂದು ಲಿಂಗಧಾರಿಯಿಲ್ಲ ಎಂದರೆ ಏಕದಂಡೀ, ತ್ರಿದಂಡೀ, ಹಂಸ ಮತ್ತು ವರಮಹಂಸ ಸಂಜ್ಞಾಧಾರಿಯಾದ ಸಂನ್ಯಾಸಿಯಿಲ್ಲ, ಅವನು [ಕ್ಷಾಣೆಲು] ಜ್ಞಾನೀ ಎಂದರೆ ಜ್ಞಾನಸ್ಥರೂಪನಿದ್ವಾನೆ, ಅವನನ್ನು [ಜೋಜ್] ಯೋಗಿಗಳು-ಧ್ಯಾನಿಗಳು [ಜಾಣಿಜ] ತೀಳಯುತ್ತಾರೆ.

**ಭಾವಾರ್ಥ :** - ಆ ಅತ್ಯನನ್ನು ವ್ಯವಹಾರನಯದಿಂದ ಬೊದ್ದ ಮೊದಲಾದ ಲಿಂಗಿಯಿಂದು ಹೇಳಲಾಗುತ್ತಿದ್ದರೂ ಕೂಡ ಜೀವನಿಗೆ ಶುದ್ಧನಿಶ್ಚಯನಯದಿಂದ ಯಾವ ಲಿಂಗವು (ವೇಷವು) ಕೂಡ ಇಲ್ಲ.

ದೇಹಾಶ್ರಿತವಾದ ದ್ರವ್ಯಲಿಂಗವನ್ನು ಉಪಚರಿತ ಅಸದ್ಭೂತ ವ್ಯವಹಾರನಯದಿಂದ ಜೀವದ ಸ್ಥರೂಪವೆಂದು ಹೇಳಲಾಗುತ್ತದೆ ಮತ್ತು ವೀತರಾಗ ನಿರ್ವಿಕಲ್ಪಸಮಾಧಿರೂಪವಾದ ಭಾವಲಿಂಗವು ಅದು ಶುದ್ಧಾತ್ಮ ಸ್ಥರೂಪದ ಸಾಧಕವಿರುವುದರಿಂದ ಉಪಚಾರದಿಂದ ಶುದ್ಧ ಜೀವದ ಸ್ಥರೂಪವೆಂದು ಹೇಳಲಾಗುತ್ತಿದ್ದರೂ ಕೂಡ ಅದನ್ನು ಸೂಕ್ಷ್ಮ ಶುದ್ಧನಿಶ್ಚಯ ನಯದಿಂದ ಶುದ್ಧ ಜೀವದ ಸ್ಥರೂಪವೆಂದು ಹೇಳಲಾಗುವುದಿಲ್ಲವೆಂಬುದು ಇಲ್ಲಿನ ಭಾವಾರ್ಥವಿದೆ.

ಹಃಗ ಅತ್ಯನು ಗುರು, ಶಿಷ್ಯ ಮೊದಲಾದವುಗಳು ಕೂಡ ಇಲ್ಲವೆಂದು ಹೇಳುತ್ತಾರೆ, -

ಅತ್ಯ ಬೊದ್ದ-ದಿಗಂಬರನಿಲ್ಲ ಅತ್ಯ ಶೈತಾಂಬರನಿಲ್ಲ |  
 ಅತ್ಯ ಯಾವುಂದು ಲಿಂಗಿಯಿಲ್ಲ ಜ್ಞಾನಿಯಿದ್ದ ಯೋಗಿ ತೀಳವರು ||ಲಲ||

**ಅಪ್ಪಾ ಗುರು ಇ ವಿ ಸಿಸ್ನು ಇವಿ ಇವಿ ಸಾಮಿಲು ಇವಿ ಭಿಚ್ಚು ।  
ಸೂರಳು ಕಾಯರು ಹೋಜು ಇವಿ ಇವಿ ಉತ್ತಮು ಇವಿ ಓಚ್ಚು ॥೫೮॥**

**ಅತ್ಯಾ ಗುರುಃ ನೈವ ಶಿಷ್ಯಃ ನೈವ ನೈವ ಸ್ವಾಮೀ ನೈವ ಭೃತ್ಯಃ ।  
ಶೂರಃ ಕಾತರಃ ಭವತಿ ನೈವ ನೈವ ಉತ್ತಮಃ ನೈವ ನೀಚೆಃ ॥೫೯॥**

ಅತ್ಯಾ ಗುರುನೈವ ಭವತಿ ಶಿಷ್ಯೋದಿಲಿ ನ ಭವತಿ ನೈವ ಸ್ವಾಮೀ ನೈವ ಭೃತ್ಯಃ ಶೂರೋ ನ ಭವತಿ ಕಾತರೋ ಹೀನಸತ್ಯೋಽಂತ್ರ ನೈವ ಭವತಿ ನೈವೋತ್ತಮಃ ಉತ್ತಮಕುಲಪ್ರಸೂತಃ ನೈವ ನೀಚೋ ನೀಚಕುಲಪ್ರಸೂತ ಇತಿ । ತದ್ವಧಾ । ಗುರುತಿಷ್ಯಾದಿಸಂಬಂಧಾನ್ ಯದ್ವಪಿ ವ್ಯವಹಾರೇಣ ಜೀವಸ್ವರೂಪಾಂಸ್ತಥಾಪಿ ಶುದ್ಧನಿಶ್ಚಯೇನ ಪರಮಾತ್ಮದ್ವಾದ್ವಾದಿನಾನ್ ಹೇಯಭೂತಾನ್ ಏತರಾಗಪರಮಾನಂದ್ಯೈಕಸ್ವಶುದ್ಧಾತ್ಮೋಪಲಭ್ಯೇಶ್ಚ್ಯಾತೋ ಬಹಿರಾತ್ಯಾ ಸಾಷ್ಟಾಸಂಬದ್ಧಾನ್ ಕರೋತಿ ತಾನೇವ ಏತರಾಗನಿವೀಕಲ್ಪಸಮಾಧಿಸೋ ಅಂತರಾತ್ಯಾಪರಸ್ವರೂಪಾನ್ ಜಾನಾತೀತಿ ಭಾವಾಧರಃ ॥೫೯॥ ಅಧ-

**ಅಪ್ಪಾ ಮಾಣಸು ದೇಲು ಇ ವಿ ಅಪ್ಪಾ ತಿರಿಲು ಇ ಹೋಜು ।  
ಅಪ್ಪಾ ಛಾರಳು ಕಹಿ ವಿ ಇವಿ ಛಾಣೆಲು ಜಾಣಿ ಚೋಜು ॥೬೦॥**

### ಗಾಢ - ೫೯

**ಅನ್ನಯಾಧರ :-** [ಅಪ್ಪಾ] ಅತ್ಯನು [ಗುರು ಇವಿ] ಗುರುವು ಇಲ್ಲ, [ಸಿಸ್ನು ಇವಿ] ಶಿಷ್ಯನು ಇಲ್ಲ, [ಸಾಮಿಲು ಇವಿ] ಸಾಮಿಯು ಇಲ್ಲ, [ಭಿಚ್ಚು ಇವಿ] ಸೇವಕನು ಇಲ್ಲ, [ಸೂರಳು ಕಾಯರು ಇವಿ] ಶೂರವೀರನು ಇಲ್ಲ, ಕಾತರ ಎಂದರೆ ಹೇಡಿ-ಹೀನ ಸತ್ಯನು ಇಲ್ಲ, [ಉತ್ತಮು ಇವಿ] ಉತ್ತಮ ಎಂದರೆ ಉತ್ತಮಕುಲದವನು-ಉತ್ತಮ ಕುಲಸಂಭೂತನು ಇಲ್ಲ, [ಓಚ್ಚು ಇವಿ ಹೋಜು] ನೀಚ ಎಂದರೆ ನೀಚಕುಲದವನು-ನೀಚಕುಲಸಂಭೂತನು ಇಲ್ಲ.

**ಭಾವಾಧರ :-** ಗುರು-ಶಿಷ್ಯ ಮೊದಲಾದ ಸಂಬಂಧಗಳು ಅವು ವ್ಯವಹಾರನಯದಿಂದ ಜೀವದ ಸ್ವರೂಪಗಳಿಗಿಧ್ವರೂ ಕೂಡ ಶುದ್ಧನಿಶ್ಚಯ ನಯದಿಂದ ಅವು ಪರಮಾತ್ಮದ್ವಾದಿಂದ ಭಿನ್ನ ಮತ್ತು ಹೇಯಭೂತವಿವೆ. ಅವನ್ನು ಬಹಿರಾತ್ಮನು ತನ್ನ ಅತ್ಯನಲ್ಲಿ ಸಂಬಂಧ ಮಾಡುತ್ತಾನೆ ಮತ್ತು ಅವನ್ನೇ ಏತರಾಗನಿವೀಕಲ್ಪಸಮಾಧಿಯಲ್ಲಿರುವಂಥ ಅಂತರಾತ್ಮನು ಪರಸ್ವರೂಪವಾಗಿ ತಿಳಿಯುತ್ತಾನೆ.

ಈಗ ಅತ್ಯನ ಸ್ವರೂಪವನ್ನ ಹೇಳುತ್ತಾರೆ,-

**ಅತ್ಯ ಗುರುವಿಲ್ಲ ಶಿಷ್ಯನಿಲ್ಲ ಒಡೆಯನಿಲ್ಲ ಸೇವಕನು ಇಲ್ಲ ।  
ಅತ್ಯ ಶೂರನಿಲ್ಲ ಹೇಡಿಯಿಲ್ಲ ಉತ್ತಮನಿಲ್ಲ ನೀಚನಿಲ್ಲ ॥೬೦॥  
ಅತ್ಯ ಮನುಷ್ಯನಿಲ್ಲ ದೇವನಿಲ್ಲ ಅತ್ಯ ತಿಯರಂಚನು ಇಲ್ಲ ।  
ಅತ್ಯನೆಂದು ನಾರಕಿಯಿಲ್ಲ ಜ್ಞಾನಿಯಿದವನಯೋಗಿ ತಿಳಿವರು ॥೬೦॥**

ಅತ್ಯಾ ಮನುಷ್ಯಃ ದೇವಃ ನಾಪಿ ಅತ್ಯಾ ತಿರ್ಯಗ್ರಾ ನ ಭವತಿ ।  
ಅತ್ಯಾ ನಾರಕಃ ಕ್ಷಮಿ ಸ್ನೇಹ ಜ್ಞಾನೀ ಜಾನಾತಿ ಯೋಗೀ ॥೬೦॥

ಅಪ್ಪಾ ಮಾಣಿಸು ದೇಲು ಇ ವಿ ಅಪ್ಪಾ ತಿರಿಲು ಇ ಹೋಜ್ ಅಪ್ಪಾ ಕಾರಲು ಕೆಹಿಂ ವಿ ಇವಿ ಅತ್ಯಾ ಮನುಷ್ಯೋನ ಭವತಿ ದೇವೋ ಸ್ನೇಹ ಭವತಿ ಅತ್ಯಾ ತಿರ್ಯಗ್ರಾನ್ಯೋನಿನ್ ಭವತಿ ಅತ್ಯಾ ನಾರಕಃ ಕ್ಷಮಿ ಕಾಲೇ ನ ಭವತಿ । ತೀರ್ಥ ಕಿಂವಿಶಿಷ್ಟೋ ಭವತಿ । ಕಾಣಲು ಜಾಣಿ ಜೋಜ್ ಜ್ಞಾನೀ ಜ್ಞಾನರೂಪೋ ಭವತಿ । ತಮಾತ್ಮಾನಂ ಕೋಡಸೆ ಜಾನಾತಿ । ಯೋಗೀ ಕೋಡಧರಃ । ಶ್ರಿಗುಪ್ತಿನಿರ್ವಿಕಲ್ಲಸಮಾಧಿಸ್ಥ ಇತಿ । ತಥಾಹಿ । ವಿಶುದ್ಧಜ್ಞಾನದರ್ಶನಸ್ಥಭಾವಪರಮಾತ್ಮತತ್ವಾಭಾವನಾಪ್ರತಿಪಕ್ಷಭೂತ್ಯಃ ರಾಗದ್ವೈಷಾದಿವಿಭಾವಪರಿಣಾಮಚಾಲ್ಯೆಯಾರ್ಥ್ಯಾ - ಪಾಜೀತಾನಿ ಕವರ್ಣಾಣಿ ತದುದಯಜನಿತಾನ್ ಮನುಷ್ಯಾದಿವಿಭಾವಪರಯಾರ್ಥಾನ್ ಭೇದಾಭೇದರತ್ತತ್ವಯಭಾವನಾಚುತೋ ಬಹಿರಾತ್ಯಾ ಸಾಂಕ್ಷತತ್ವೋ ಯೋಜಯತಿ । ತದ್ವಿಪರೀತೋಽಂತರಾತ್ಮ ಶಬ್ದವಾಚ್ಯೋ ಜ್ಞಾನೀ ಪೃಥಕ್ ಜಾನಾತಿತ್ಯಾಭಿಪ್ರಾಯಃ ॥೬೦॥ ಅಥ-

ಅಪ್ಪಾ ಪಂಡಿಲು ಮುಕ್ಕು ಇವಿ ಇವಿ ಶಃಸರು ಇವಿ ಹೇಸು ।  
ತರುಣಲು ಬೂಧಲು ಬಾಲು ಇವಿ ಅಣ್ಣ ವಿ ಕಮ್ಮು-ವಿಸೇಸು ॥೬೦॥

### ಗಾಢ - ೬೦

**ಅನ್ನಯಾಧರ :**- [ಅಪ್ಪಾ] ಅತ್ಯನು [ಕೆಹಿಂ ವಿ] ಯಾವುದೇ ಕಾಲದಲ್ಲಿ [ಮಾಣಿಸು ದೇಲು ಇ ವಿ] ಮನುಷ್ಯನು ಇಲ್ಲ, ದೇವನು ಇಲ್ಲ, [ಅಪ್ಪಾ] ಅತ್ಯನು [ತಿರಿಲು ಇ ಹೋಜ್] ತಿರ್ಯಾಂಚನು ಇಲ್ಲ, [ಅಪ್ಪಾ] ಅತ್ಯನು [ಕಾರಲು ಇವಿ] ನಾರಕನು ಇಲ್ಲ, ಎಂದ ಮೇಲೆ ಹೇಗಿದ್ದಾನೆಂದರೆ [ಕಾಣಿಲು] ಅತ್ಯನು ಜ್ಞಾನೀ ಎಂದರೆ ಜ್ಞಾನ ಸ್ವರೂಪನಿದ್ದಾನೆ, ಅವನನ್ನು [ಜೋಜ್ ಜಾಣಿ] ಯೋಗಿಗಳು ಎಂದರೆ ಮೂರು ಗುಪ್ತಿಯುಕ್ತ ನಿರ್ವಿಕಲ್ಪ ಸಮಾಧಿಯಲ್ಲಿರುವ ಯೋಗಿಗಳು ತಿಳಿಯುತ್ತಾರೆ.

**ಭಾವಾಧರ :**- ಭೇದಾಭೇದರತ್ತತ್ವಯದ ಭಾವನೆಯಿಂದ ಚ್ಯಾತನಾದಂಥ ಬಹಿರಾತ್ಯನು ವಿಶುದ್ಧಜ್ಞಾನ, ವಿಶುದ್ಧ ದರ್ಶನವು ಸ್ವಭಾವವಿರುವಂಥ ಪರಮಾತ್ಮ ತತ್ತ್ವದ ಭಾವನೆಯಿಂದ ಪ್ರತಿಪಕ್ಷಭೂತವಾದ ರಾಗ-ದ್ವೈಷ ಮೊದಲಾದ ವಿಭಾವ ಪರಿಣಾಮಗಳ ಜಾಲದಿಂದ ಉಪಾಜ್ಞನೆ ಮಾಡಲಾಗಿರುವ ಕರ್ಮಾಗಳ ಉದಯದಿಂದ ಉಂಟಾದ ಮನುಷ್ಯ ಮೊದಲಾದ ವಿಭಾವ ಪರಯಾರ್ಥಿಗಳನ್ನು ಸಾಂಕ್ಷತತ್ವದಲ್ಲಿ ಯೋಜಿಸುತ್ತಾನೆ, ಸೇರಿಸುತ್ತಾನೆ; ಅವನಿಂದ ವಿರುದ್ಧನಾದ ‘ಅಂತರಾತ್ಮ’ ಶಬ್ದದಿಂದ ವಾಚ್ಯನಾದಂಥ ಜ್ಞಾನಿಯು ಅವನ್ನು ಬೇರೆಯಾಗಿ ತಿಳಿಯುತ್ತಾನೆ.

ಈಗ ಮತ್ತೆ ಅತ್ಯನು ಸ್ವರೂಪವನ್ನು ಹೇಳುತ್ತಾರೆ,-

ಅತ್ಯ ಪಂಡಿತನಿಲ್ಲ ಮೂರ್ವಿನಿಲ್ಲ ಶಃಶನಿಲ್ಲ ಬಡವನಿಲ್ಲ ।  
ಅತ್ಯ ತರುಣವ್ಯಾದ ಬಾಲಕನಿಲ್ಲವೆಲ್ಲ ಕರ್ಮವಿಶೇಷವಿವೆ ॥೬೦॥

ಆತ್ಮಾ ಪಂಡಿತಃ ಮೂರ್ವಿಃ ಸ್ನೇವ ಸ್ನೇವ ಈಶ್ವರಃ ಸ್ನೇವ ನಿಃಸ್ವಾಃ |  
ತರುಣಃ ವೃದ್ಧಃ ಬಾಲಃ ಸ್ನೇವ ಅನ್ಯಃ ಅಪಿ ಕರ್ಮಾವಿಶೇಷಃ ||೯೦||

ಅಪ್ಪಾ ಪಂಡಿತಾ ಮುಕ್ಕು ಇವಿ ಇವಿ ಈಸು ತರುಣಾಲು ಬೂಧಳು ಬಾಲು ಇವಿ ಆತ್ಮಾ ಪಂಡಿತೋ ನ ಭವತಿ ಮೂರ್ವಿಂ ಸ್ನೇವ ಈಶ್ವರಃ ಸಮಧೋ ಸ್ನೇವ ನಿಃಸ್ವಾ ದರಿದ್ರಃ ತರುಣೋ ವೃದ್ಧೋ ಬಾಲೋ ಎಪಿ ಸ್ನೇವ | ಪಂಡಿತಾದಿಸ್ವರೂಪಂ ಯದ್ಯಾತ್ಮಸ್ವಭಾವೋ ನ ಭವತಿ ತಹಿಂ ಕಿಂ ಭವತಿ | ಅಣ್ಣಿ ವಿ ಕಮ್ಮು-ವಿಸೇಸು ಅನ್ಯ ಏವ ಕರ್ಮಾಜನಿತೋ ಯಂ ವಿಭಾವಪಯಾರ್ಥಾಯವಿಶೇಷ ಇತಿ | ತದ್ವಧಾ | ಪಂಡಿತಾದಿಸಂಬಂಧಾನ್ ಯದ್ಯಾಪಿ ವೃವಹಾರನಯೀನ ಜೀವಸ್ವಭಾವಾನ್ ತಥಾಪಿ ಶುದ್ಧನಿಶ್ಚಯನಯೀನ ಶುದ್ಧಾತ್ಮದವ್ಯಾಧಿನಾನ್ ಸರ್ವಾಪ್ರಕಾರೇಣ ಹೇಯಭಾತಾನ್ ವೀತರಾಗಸ್ವಸಂಪೇದನಳಾನಭಾವನಾರಹಿತೋ ಬಹಿರಾತ್ಮಾ ಸ್ವಸ್ವಿನಿಯೋಜಯತಿ ತಾನೇವ ಪಂಡಿತಾದಿವಿಭಾವಪಯಾರ್ಥಾಯಾಂಸ್ವದ್ವಿಪರೀತೋ ಯೋಽಸೌ ಚಾಂತರಾತ್ಮಾ ಪರಸ್ಯಿನ್ ಕರ್ಮಾಣಃ ನಿಯೋಜಯತೀತಿ ತಾತ್ಪರ್ಯಾಧರ್ಣಃ ||೯೦|| ಅಫ-

ಪುಣ್ಣಿ ವಿ ಪಾಲು ವಿ ಕಾಲು ಇಹು ಧರ್ಮಾಧರ್ಮು ವಿ ಕಾಲು |  
ಎಕ್ಕು ವಿ ಅಪ್ಪಾ ಹೋಜಿ ಇವಿ ಮೇಲ್ಲಿವಿ ಚೀಯಣ-ಭಾಲು ||೯೧||

### ಗಾಢे - ೯೦

**ಅನ್ನಯಾಧರ್ಣ :-** [ಅಪ್ಪಾ] ಆತ್ಮನು [ಪಂಡಿತಾ ಮುಕ್ಕು ಇವಿ] ಪಂಡಿತನು ಇಲ್ಲ, ಮೂರ್ವಿನು ಇಲ್ಲ, [ಈಸು] ಈಶ್ವರನು ಎಂದರೆ ಸಮಧರ್ಣನು ಇಲ್ಲ, [ಈಸು ಇವಿ] ದರಿದ್ರನು ಇಲ್ಲ, [ತರುಣಾಲು ಬೂಧಳು ಬಾಲು ಇವಿ] ತರುಣನು ವೃದ್ಧನು ಮತ್ತು ಬಾಲಕನು ಕೂಡ ಇಲ್ಲ; ಈ ಪಂಡಿತ ಮೊದಲಾದ ಸ್ವರೂಪವು ಆತ್ಮನ ಸ್ವಭಾವವಿಲ್ಲ. [ಅಣ್ಣಿ ವಿ ಕಮ್ಮು-ವಿಸೇಸು] ಪಂಡಿತಾದಿ ಸ್ವರೂಪವು ಆತ್ಮನಿಂದ ಭಿನ್ನವಿದ್ದ ಕರ್ಮಾವಿಶೇಷವಿದೆ ಎಂದರೆ ಅವು ಕರ್ಮಾಜನಿತಗಳಾದ ವಿಭಾವ ಪಯಾರ್ಥಾಯ ವಿಶೇಷಗಳಿವೆ.

**ಭಾವಾಧರ್ಣ :-** ವೀತರಾಗ ಸ್ವಸಂಪೇದನರೂಪವಾದ ಜ್ಞಾನದ ಭಾವನೆಯಿಂದ ರಹಿತನಾದಂಥ ಬಹಿರಾತ್ಮನು ಪಂಡಿತ ಮೊದಲಾದ ಸಂಬಂಧಗಳು ಅವು ವೃವಹಾರನಯದಿಂದ ಜೀವದ ಸ್ವಭಾವಗಳಾಗಿದ್ದರೂ ಕೂಡ ಶುದ್ಧನಿಶ್ಚಯ ನಯದಿಂದ ಶುದ್ಧಾತ್ಮದ್ವಾದಿಂದ ಭಿನ್ನ ಮತ್ತು ಎಲ್ಲ ಪ್ರಕಾರದಿಂದ ಹೇಯಭಾತವಿವೆ ಅವನ್ನು ತನ್ನಲ್ಲಿ ಯೋಜಿಸುತ್ತಾನೆ-ಸೇರಿಸುತ್ತಾನೆ ಮತ್ತು ಅವನಿಂದ ವಿರುದ್ಧನಾದ ಆ ಅಂತರಾತ್ಮನು ಅದೇ ಪಂಡಿತ ಮೊದಲಾದ ವಿಭಾವ ಪಯಾರ್ಥಾಯಗಳನ್ನ ಪರವಾದಂಥ ಕರ್ಮದಲ್ಲಿ ಯೋಜಿಸುತ್ತಾನೆ ಎಂದರೆ ಅವನ್ನು ತನ್ನಿಂದ ಭಿನ್ನ ಮತ್ತು ಕರ್ಮಾಜನಿತವೆಂದು ತಿಳಿಯುತ್ತಾನೆ.

ಈಗ ಆತ್ಮನ ಚೀತನ ಭಾವದ ವರ್ಣನೆ ಮಾಡುತ್ತಾರೆ, -

ಚೀತನ ಭಾವವನ್ನುಳಿದು ಪುಣ್ಣಾಪಾಪಧರ್ಮಾಧರ್ಮಕಾಲ |  
ಈ ತನು ಆಕಾಶಗಳಲ್ಲಿಂದುಸಹ ಆತ್ಮನಿಲ್ಲವೆಂದರಿ ||೯೧||

ಪುಣ್ಯಮಹಿ ಪಾಪಮಹಿ ಕಾಲಃ ನಭಃ ಧರ್ಮಾಧರ್ಮಮಹಿಕಾಯಃ ।  
ಏಕಮಹಿ ಆತ್ಮ ಭವತಿ ನೇವ ಮುಕ್ತಾ ಚೇತನಭಾವಮಾ ॥೬೨॥

ಪುಣ್ಯ ವಿ ಪಾಲು ವಿ ಕಾಲು ಇಹ ಧರ್ಮಾ ಧರ್ಮು ವಿ ಕಾಲು ಪುಣ್ಯಮಹಿ ಪಾಪಮಹಿ ಕಾಲಃ ನಭಃ ಆಕಾಶಂ ಧರ್ಮಾಧರ್ಮಮಹಿ ಕಾಯಃ ಶರೀರಂ, ಏಕ್ ವಿ ಅಪಾ ಹೋಜ ಇವಿ ಮೇಲ್ಲಿವಿ ಚೇಯಣಭಾಲು ಇದಂ ಪ್ರಾರ್ಥೋಕ್ತಮೇಕಮಪ್ಯಾತ್ಮಾ ನ ಭವತಿ ॥೩೦ ಕೃತ್ಯಾ । ಮುಕ್ತಾ ಕೆಂ ಚೇತನ ಭಾವಮಿತಿ । ತಥಾಹಿ । ವ್ಯವಹಾರನಯಿನಾತ್ಮನಃ ಸಕಾಶಾದಭಿನಾನ್ ಶುದ್ಧನಿಷ್ಠಯೇನ ಭಿನಾನ್ ಹೇಯಭೂತಾನ್ ಪುಣ್ಯಪಾಪಾದಿ- ಧರ್ಮಾಧರ್ಮಾನ್ನಿಧ್ಯಾತ್ರಾಗಾದಿಪರಿಣತೋ ಬಹಿರಾತ್ಮಾ ಸ್ವಾತ್ಮನಿ ಯೋಜಯತಿ ತಾನೇವ ಪುಣ್ಯಪಾಪಾದಿ ಸಮಸ್ತ- ಸಂಕಲ್ಪಿಕಲ್ಪ ಪರಿಹಾರಭಾವನಾರೂಪೇ ಸ್ಥಿರಾತ್ಮದವ್ಯೇ ಸಮ್ಯಕ್ ಶ್ರದ್ಧಾನ ಜ್ಞಾನಾನುಚರಣರೂಪಾಭೇದ- ರತ್ನತ್ಯಯಾತ್ಮಕೇ ಪರಮಸಮಾಧಿ ಸ್ಥಿತೋರ್ಕಂತರಾತ್ಮಾ ಶುದ್ಧಾತ್ಮನಃ ಸಕಾಶಾತ್ ಪ್ರಥಗ್ ಜಾನಾತೀತಿ ತಾತ್ಯಯಾಧರ್ಮಃ ॥೬೨॥ ಏವಂ ತ್ರಿವಿಧಾತ್ಮಪ್ರತಿಪಾದಕಮಹಾಧಿಕಾರಮಧ್ಯೇ ಮಿಥ್ಯಾದೃಷ್ಟಿಭಾವನಾವಿಪರೀತೇನ ಸಮ್ಯಕ್ ದೃಷ್ಟಿ ಭಾವನಾಸಿತೇನ ಸೂತ್ರಾಷ್ಟಕೆಂ ಸಮಾಪ್ತಮಾ ॥

ಅಥಾನಂತರಂ ಸಾಮಾನ್ಯ ಭೇದಭಾವನಾಮುಖ್ಯತ್ವೇನ ‘ಅಪ್ಣ ಸಂಜಮು’ ಇತ್ಯಾದಿ ಪ್ರಕ್ಷೇಪಕಾನ್ ವಿಹಾಯೈಕತ್ತಿಂಶತ್ಪೂತ್ ಪರಮಾತ್ಮಮುಹಸಂಹಾರರೂಪಾ ಚೊಲಿಕಾ ಕಥ್ಯತೇ । ತದ್ವಧಾ-

### ಗಾಢೆ - ೬೨

A@ಪ್ರ ೨ ¥ ೬ ⑥ [ಅಪ್ಣ] ಆತ್ಮನು [ಚೇಯಣಾ-ಭಾಲು ಮೇಲ್ಲಿವಿ] ಚೇತನ ಭಾವವನ್ನ ಬಿಟ್ಟು (ಒಂದು ಚೇತನ ಭಾವವನ್ನ ಹೊರತುಪಡಿಸಿ) [ಪುಣ್ಯ ವಿ ಪಾಲು ವಿ] ಪುಣ್ಯ ಮತ್ತು ಪಾಪ, [ಕಾಲು] ಕಾಲ, [ಇಹ] ಆಕಾಶ, [ಧರ್ಮಾ ಧರ್ಮು ವಿ] ಧರ್ಮದವ್ಯ ಮತ್ತು ಅಧರ್ಮದವ್ಯ, [ಕಾಲು] ಶರೀರ ಇವುಗಳಲ್ಲಿ [ಏಕ್ ವಿ] ಒಂದು ಕೂಡ [ಇವಿ ಹೋಜ] ಇಲ್ಲ. (ಎಂದರೆ ಆತ್ಮನು ಒಂದು ಚೇತನಭಾವರೂಪನೇ ಇದ್ದಾನೆ.)

**ಭಾವಾಧರ್ಮ :** - ಮಿಥ್ಯಾತ್ಮ, ರಾಗಾದಿಗಳ ರೂಪದಿಂದ ಪರಿಣಮಿಸಿದ ಬಹಿರಾತ್ಮನು ವ್ಯವಹಾರ ನಯದಿಂದ ಆತ್ಮನಿಂದ ಅಭಿನ್ನ ಮತ್ತು ಶುದ್ಧನಿಷ್ಠಯ ನಯದಿಂದ ಆತ್ಮನಿಂದ ಭಿನ್ನಪೂರ್ವ, ಹೇಯಭೂತಪೂರ್ವ ಇರುವಂಥ ಆ ಪುಣ್ಯ ಪಾಪ ಮತ್ತು ಧರ್ಮ-ಅಧರ್ಮ ಮೌದಲಾದ ದ್ರವ್ಯಗಳನ್ನ ತನ್ನಲ್ಲಿ ಯೋಜಿಸುತ್ತಾನೆ ಮತ್ತು ಅವನ್ನೇ ಪುಣ್ಯ, ಪಾಪ ಮೌದಲಾದ ಸಮಸ್ತ ಸಂಕಲ್ಪ-ವಿಕಲ್ಪದ ತ್ಯಾಗದ ಭಾವನಾರೂಪವಾದ ನಿಜಶುದ್ಧತ್ವದವ್ಯದ ಸಮ್ಯಕ್ ಶ್ರದ್ಧೆ, ಸಮ್ಯಕ್ಷಜ್ಞಾನ ಮತ್ತು ಸಮ್ಯಕ್ ಆಚರಣರೂಪ ಅಭೇದರತ್ನತ್ಯಯಾತ್ಮಕವಾದ ಪರಮಸಮಾಧಿಯಲ್ಲಿ ಸ್ಥಿರವಿರುವಂಥ ಅಂತರಾತ್ಮನು ಶುದ್ಧಾತ್ಮನಿಂದ ಪೃಥಕ್ಕಾಗಿ ತಿಳಿಯುತ್ತಾನೆ.

ಹೀಗೆ ಮೂರು ಪ್ರಕಾರದ ಆತ್ಮನ ಪ್ರತಿಪಾದಕವಾದ ಮಹಾಧಿಕಾರದಲ್ಲಿ ಮಿಥ್ಯಾದೃಷ್ಟಿಯ ಭಾವನೆಯಿಂದ ವಿರುದ್ಧವಾದ ಸಮ್ಯಕ್ ದೃಷ್ಟಿಯ ಭಾವನೆಯ ಮುಖ್ಯತೆಯಿಂದ ಎಂಟು ಗಾಢಾಸೂತ್ರಗಳು ಸಮಾಪ್ತವಾದವು.

ಅನಂತರ ಈಗ ಸಾಮಾನ್ಯ ಭೇದಭಾವನೆಯ ಮುಖ್ಯತೆಯಿಂದ ‘ಅಪ್ಣ ಸಂಜಮು’ ಇವೇ ಮೌದಲಾದ ಪ್ರಕ್ಷೇಪಕಗಳನ್ನ ಬಿಟ್ಟುಕೊಟ್ಟು ಮೂವತ್ತೊಂದು ಸೂತ್ರಗಳವರೆಗೆ ಮೌದಲನೆಯ ಅಧಿಕಾರವನ್ನ ಪೂರ್ಣ ಮಾಡುತ್ತಲಾಪಂಹಾರರೂಪದಿಂದ ಸೂತ್ರ ಹೇಳುತ್ತಾರೆ,-

ಪರಮಾತ್ಮನು ಆ ಪುಣ್ಯ-ಪಾಪಾದಿಗಳ ರೂಪದಿಂದ ಇಲ್ಲದಿದ್ದರೆ ಅವನು ಹೇಗಿದ್ದಾನೆಂಬ ಪ್ರಶ್ನೆಯ ಉತ್ತರ ರೂಪವಾಗಿ ಶ್ರೀ ಗುರುಗಳು ಸಮಾಧಾನ ಮಾಡುತ್ತಾರೆ,-

ಯದಿ ಪುಣ್ಯಪಾಪಾದಿರೋಪಃ ಪರಮಾತ್ಮಾ ನ ಭವತಿ ತಹೀ ಕೇದೃಜೋ ಭವತೀತಿ ಪ್ರಶ್ನೇ ಪ್ರಶ್ನತ್ತರಮಾಹ-

**ಅಪ್ಣಾ ಸಂಜಮು ಸೀಲು ತಲು ಅಪ್ಣಾ ದಂಸಣು ಜಾಣಿ** ।

**ಅಪ್ಣಾ ಸಾಸಯ-ಮೋಕ್ಷ-ಪಲು ಜಾಣಿಂತಲು ಅಪ್ಣಾಣಿ** ॥೯॥

**ಆತ್ಮಾ ಸಂಯಮಃ ಶೀಲಂ ತಪಃ ಆತ್ಮಾ ದರ್ಶನಂ ಜ್ಞಾನಮಾ** ।

**ಆತ್ಮಾ ಶಾಶ್ವತಮೋಕ್ಷಪದಂ ಜಾನನ್ ಆತ್ಮಾನಾಮ್** ॥೯॥

ಅಪ್ಣಾ ಸಂಜಮು ಸೀಲು ತಲು ಅಪ್ಣಾ ದಂಸಣು ಜಾಣಿ ಅಪ್ಣಾ ಸಾಸಯಮೋಕ್ಷಪಲು ಆತ್ಮಾ ಸಂಯಮೋ ಭವತಿ ಶೀಲಂ ಭವತಿ ತಪಶ್ಚರಣಂ ಭವತಿ ಆತ್ಮಾ ದರ್ಶನಂ ಭವತಿ ಶಾಶ್ವತಮೋಕ್ಷಪದಂ ಚ ಭವತಿ । ಅಥವಾ ಪಾಠಾಂತರಂ ‘ಸಾಸಯ ಮುಕ್ತಪರಮ’ ಶಾಶ್ವತಮೋಕ್ಷಸ್ಯ ಪಂಥಾ ಮಾರ್ಗಃ, ಅಥವಾ ‘ಸಾಸಯಸುಕ್ತಪಲು’ ಶಾಶ್ವತ ಸೌಖ್ಯ ಪದಂ ಸ್ವರೂಪಂ ಚ ಭವತಿ । ಕಂ ಕುವರ್ಣಾ ಸನ್ । ಜಾಣಿಂತಲು ಅಪ್ಣಾಣಿ ಜಾನನ್ನನುಭವನ್ । ಕರ್ಮ್ । ಆತ್ಮಾನಮಿತಿ । ತದ್ವಧಾ । ಬಹಿರಂಗೇಂದ್ರಿಯಸಂಯಮಪ್ರಾಣಾಂಯಮಬಲೀನ ಸಾಧ್ಯಸಾಧಕಭಾವೇನ ನಿಶ್ಚಯೀನ ಸ್ವಶುದ್ಧಾತ್ಮನಿ ಸಂಯಮನಾತ್ ಸ್ಥಿತಿಕರಣಾತ್ ಸಂಯಮೋ ಭವತಿ, ಬಹಿರಂಗಸಹಕಾರಿಕಾರಣಭೂತೀನ ಕಾಮಕ್ಷೋಧವಿವರಜನಲಕ್ಷಣೀನ ವ್ಯತಪರಿರಕ್ಷಣೀಲೀನ ನಿಶ್ಚಯೀನಾಭ್ಯಂತರೇ ಸ್ವಶುದ್ಧಾತ್ಮದವ್ಯವಿಮರ್ಶಾನುಭವನೇನ ಶಾಶ್ವತಪದಾರ್ಥವಿಧತಪಶ್ಚರಣೀನ ನಿಶ್ಚಯನ-

### ಗಾಢ - ೯

**ಅನ್ವಯಾರ್ಥ :-** [ಅಪ್ಣಾ] ಆತ್ಮನು [ಅಪ್ಣಾಣಿ ಜಾಣಿಂತಲು] ಆತ್ಮನನ್ನು (ತನ್ನನ್ನು) ತಿಳಿಯುತ್ತ ಅನುಭವಿಸುತ್ತ [ಸಂಜಮು] ಸಂಯಮನಿದ್ಧಾನೆ, [ಸೀಲು] ಶೀಲನಿದ್ಧಾನೆ, [ತಲು] ತಪಸ್ಸಿ ಇದ್ಧಾನೆ, [ಅಪ್ಣಾ] ಆತ್ಮನು [ದಂಸಣು] ದರ್ಶನನಿದ್ಧಾನೆ, [ಜಾಣಿ] ಜ್ಞಾನನಿದ್ಧಾನೆ ವುತ್ತ [ಅಪ್ಣಾ] ಆತ್ಮನು [ಸಾಸಯ-ಮೋಕ್ಷ-ಪಲು] ಶಾಶ್ವತಮೋಕ್ಷಪದನಿದ್ಧಾನೆ ಅಥವಾ ‘ಸಾಸಯ ಮುಕ್ತಪರಮಂ’ ಶಾಶ್ವತಮೋಕ್ಷದ ಮಾರ್ಗನಿದ್ಧಾನೆ ಅಥವಾ ‘ಸಾಸಯ ಸುಕ್ತ ಪಲು’ ಶಾಶ್ವತಸುಖಿಸ್ವಾನನಿದ್ಧಾನೆ - ಶಾಶ್ವತಸುಖಿಸ್ವರೂಪನಿದ್ಧಾನೆ.

**ಭಾಷಾರ್ಥ :-** ಸಾಧ್ಯಸಾಧಕ ಭಾವದಿಂದ ಬಹಿರಂಗ ಇಂದ್ರಿಯ ಸಂಯಮ ಮತ್ತು ಪ್ರಾಣಾಂಯಮದ ಬಲದಿಂದ ನಿಶ್ಚಯದಿಂದ ನಿಜಶುದ್ಧಾತ್ಮನಲ್ಲಿ ಸಂಯಮಿತವಿರುವುದು ಸ್ಥಿರವಿರುವುದು - ಅದು ಸಂಯಮವಿದೆ.

ಬಹಿರಂಗಸಹಕಾರಿಕಾರಣಭೂತ ಕಾಮಕ್ಷೋಧಾದಿಗಳ ತ್ಯಾಗ ಸ್ವರೂಪವಾದ ವ್ಯತರಕ್ಷಣಾರೂಪ ಶೀಲದಿಂದ ನಿಶ್ಚಯದಿಂದ ಅಭ್ಯಂತರದಲ್ಲಿ ನಿಜಶುದ್ಧಾತ್ಮದವ್ಯವಿಮರ್ಶಾಲ ಅನುಭವ ಮಾಡುವುದು ಅದು ಶೀಲವಿದೆ.

ಬಹಿರಂಗಸಹಕಾರಿಕಾರಣಭೂತ ಅನಶನ ಮೊದಲಾದ ಹನ್ನರಡು ಪ್ರಕಾರದ ತಪಶ್ಚರಣದಿಂದ ನಿಶ್ಚಯದಿಂದ ಅಭ್ಯಂತರದಲ್ಲಿ ಸಮಸ್ತ ಪರದ್ವಯಗಳ ಇಚ್ಛೆಯನಿರೋಧ ಮಾಡಿ ಪರಮಾತ್ಮ ಸ್ವಭಾವದಲ್ಲಿ ಪ್ರತಿಸಿಸುವುದು-ವಿಜಯವಂತವಾಗಿ ವರ್ತಿಸುವುದು ಅದು ತಪಶ್ಚರಣವಿದೆ.

**ಆತ್ಮನೆ ಸಂಯಮಶೀಲ ತಪ ಆತ್ಮನೆ ದರ್ಶನ ಜ್ಞಾನನಿಹನನು** ।

**ಆತ್ಮನೆ ಶಾಶ್ವತ ಮೋಕ್ಷಪದನಿಹನನು ಆತ್ಮನನು ತಿಳಿದುಕೊಳುತ್ತ** ॥೯॥

ಯೇನಾಭ್ಯಂತರೇ ಸಮಸ್ತಪರದ್ವೈಚಾನಿರೋಧೇನ ಪರಮಾತ್ಮಸ್ವಭಾವೇ ಪ್ರತಪನಾದ್ವಿಜಯನಾತ್ಪಷ್ಟರಣಂ ಭವತಿ । ಸ್ವಶುದ್ಧಾತ್ಮೇಪೋಪಾದೇಯ ಇತಿ ರುಚಿಕರಕಣಾನ್ನಿಶಾಯಸಮೃಕ್ತಂ ಭವತಿ । ಏತರಾಗಸ್ವಸಂವೇದನಜ್ಞಾನಾನುಭವನಾನ್ನಿಶಾಯಜ್ಞಾನಂ ಭವತಿ । ಮಿಥ್ಯಾತ್ಮರಾಗಾದಿಸಮಸ್ವಿಕಲ್ಪಜಾಲತ್ಯಾಗೀನ ಪರಮಾತ್ಮತ್ವದ್ವಿಪರಮಸಮರಸೀಭಾವಪರಿಣಾಮನಾಚ್ಚಮೋಕ್ಷಮಾರ್ಗೋಽಭವತಿತಿ । ಅತ್ಯ ಬಹಿರಂಗದ್ವೈಂದಿಯಸಂಯಮಾದಿಪರಿಣಾಮನಾದುಪಾದೇಯಸುಖಾಧಕತ್ವಾತ್ಮೇಪೋಪಾದೇಯ ಇತಿ ತಾತ್ಪರ್ಯಾಧಿಕಾರಃ ॥೨೬॥

ಅಥ ಸ್ವಶುದ್ಧಾತ್ಮ ಸಂವಿತಿಂ ವಿಹಾಯ ನಿಶ್ಚಯನಯೇನಾನ್ಯದರ್ಶನಜ್ಞಾನಭಾರಿತ್ತಂ ನಾಸ್ತಿತ್ಯಭಿಪ್ರಾಯಂ ಮನಸಿ ಸಂಪ್ರಧಾಯ್ ಸೂತ್ರಂ ಕಥಯತಿ-

ಅಣ್ಣಿ ಜಿ ದಂಸಣು ಅತ್ಥಿ ಣ ವಿ ಅಣ್ಣಿ ಜಿ ಅತ್ಥಿ ಣ ಕಣಾಣು ।  
ಅಣ್ಣಿ ಜಿ ಚರಣು ಣ ಅತ್ಥಿ ಜಿಯ ಮೇಲ್ಲಿವಿ ಅಪ್ಪಾ ಜಾಣು ॥೨೭॥  
ಅನ್ಯಾದ್ ಏವ ದರ್ಶನಂ ಅಸ್ತಿ ನಾಪಿ ಅನ್ಯಾದೇವ ಅಸ್ತಿ ನ ಜ್ಞಾನಂ ।  
ಅನ್ಯಾದ್ ಏವ ಚರಣಂ ನ ಅಸ್ತಿ ಜೀವ ಮುಕ್ತಾ ಆತ್ಮಾನಂ ಜಾನೀಹಿ ॥೨೮॥

ಅಣ್ಣಿ ಜಿ ದಂಸಣು ಅತ್ಥಿ ಣ ವಿ ಅಣ್ಣಿ ಜಿ ಅತ್ಥಿ ಣ ಕಣಾಣು ಅಣ್ಣಿ ಜಿ ಚರಣು ಣ ಅತ್ಥಿ ಜಿಯ ಅನ್ಯಾದೇವ ದರ್ಶನಂ ನಾಸ್ತಿ ಅನ್ಯಾದೇವ ಜ್ಞಾನಂ ನಾಸ್ತಿ ಅನ್ಯಾದೇವ ಚರಣಂ ನಾಸ್ತಿ ಹೇ ಜೀವ । ಕಂ ಕೃತ್ವಾ । ಮೇಲ್ಲಿವಿ ಅಪ್ಪಾ

‘ನಿಜಶುದ್ಧಾತ್ಮ’ನೇ ಉಪಾದೇಯನಿದ್ವಾನೆಂದು ರುಚಿ ಮಾಡುವುದು ಅದು ನಿಶ್ಚಯಸಮೃಕ್ತವಿದೆ, ಏತರಾಗಸ್ವಸಂವೇದನ ರೂಪವಾದ ಜ್ಞಾನದ ಅನುಭವವು ಅದು ನಿಶ್ಚಯಜ್ಞಾನವಿದೆ, ಮಿಥ್ಯಾತ್ಮರಾಗ ಮೊದಲಾದ ಸಮಸ್ವಿಕಲ್ಪಜಾಲದ ತ್ಯಾಗ ಮಾಡಿ ಪರಮಾತ್ಮತ್ವದಲ್ಲಿ ಪರಮಸಮರಸೀಭಾವದ ಪರಿಣಾಮನವು ಅದು ಮೋಕ್ಷಮಾರ್ಗವಿದೆ.

ಬಹಿರಂಗದಿಂದ ದ್ವೈಂದಿಯಗಳ ಸಂಯಮಾದಿಗಳ ಪ್ರತಿಪಾಲನದಿಂದ ಅಭ್ಯಂತರದಲ್ಲಿ ಶುದ್ಧಾತ್ಮನು ಭೂತಿರೂಪವಾದ ಸಂಯಮಾದಿಗಳರೂಪದಿಂದ ಪರಿಣಾಮನದ ಮೂಲಕ ಉಪಾದೇಯವಾದಂಥ ಸುಖದ ಸಾಧಕನಿರುವುದರಿಂದ ‘ಆತ್ಮನೇ’ ಉಪಾದೇಯನಿದ್ವಾನೆಂಬುದು ಇಲ್ಲಿನ ತಾತ್ಪರ್ಯಾಧಿಕಾರಿವಿದೆ.

ಸ್ವಶುದ್ಧಾತ್ಮನ ಸಂವಿತಿಯ ಹೊರತಾಗಿ ನಿಶ್ಚಯನಯದಿಂದ ಬೇರೆ ಯಾವ ದರ್ಶನ, ಜ್ಞಾನ, ಭಾರಿತ್ರಗಳಿಲ್ಲವೆಂಬ ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟುಕೊಂಡು ಈಗ ಸೂತ್ರ ಹೇಳುತ್ತಾರೆ,-

### ಗಾಢ - ೬೪

**ಅನ್ಯಾದ್ಯಾಧಿಕಾರಃ :-** [ಜಿಯ] ಎಲ್ಲೆ ಜೀವನೇ ! [ಅಪ್ಪಾ ಮೇಲ್ಲಿವಿ] ಆತ್ಮನನ್ನ ಹೊರತುಪಡಿಸಿ [ಅಣ್ಣಿ ಜಿ] ಬೇರೆಯಾವುದು [ದಂಸಣು] ದರ್ಶನವು [ಣ ಅತ್ಥಿ] ಇಲ್ಲ, [ಅಣ್ಣಿ ಜಿ] ಬೇರೆಯಾವುದು [ಕಣಾಣು] ಜ್ಞಾನವು [ಣ ಅತ್ಥಿ] ಇಲ್ಲ, [ಅಣ್ಣಿ ಜಿ] ಬೇರೆ ಯಾವುದು [ಚರಣು] ಭಾರಿತ್ರವು [ಣ ಅತ್ಥಿ] ಇಲ್ಲ, [ಜಾಣು] ಎಂದು ನೀನು ತಿಳಿ ಎಂದರೆ ಆತ್ಮನೇ ದರ್ಶನ, ಜ್ಞಾನ, ಭಾರಿತ್ರನಿದ್ವಾನೆಂದು ನೀನು ನಿಃಸಂದೇಹವಾಗಿ ತಿಳಿದುಕೊಳ್ಳು.

ಬೇರಾವುದು ದರ್ಶನವಿಲ್ಲ ಬೇರಾವುದು ಜ್ಞಾನ ಕೂಡಿಲ್ಲ ।  
ಬೇರಾವುದು ಚರಣವಿಲ್ಲಂದರಿ ಜೀವಆತ್ಮನನು ಹೊರತುಪಡಿಸಿ ॥೨೯॥

ಜಾಣು ಮುಕ್ತಾಂತಿ | ಕರ್ಮ | ಆತ್ಮಾನಂ ಜಾನೀಹೀತಿ | ತಥಾಹಿ ಯದ್ಯಾಪಿ ಷಡೋದ್ವಪಂಚಾಸ್ತಿಕಾಯಸಪ್ತತತ್ತವ-ನವಪದಾಧಾರಾಃ ಸಾಧ್ಯಸಾಧಕಭಾವೇನ ನಿಶ್ಚಯಸಮ್ಯಕ್ತಾದ್ವಯಹಾರೇಣ ಸಮ್ಯಕ್ತಾಂ ಭವತಿ, ತಥಾಹಿ ನಿಶ್ಚಯೀನ ವೀತರಾಗಪರಮಾನಂಬೈಕಸ್ಥಭಾವಃ ಶುದ್ಧಾತ್ಮೋಪಾದೇಯ ಇತಿ ರುಚಿರೂಪಪರಿಣಾಮಪರಿಣತ-ಶುದ್ಧಾತ್ಮೈವ ನಿಶ್ಚಯಸಮ್ಯಕ್ತಾಂ ಭವತಿ | ಯದ್ಯಾಪಿ ನಿಶ್ಚಯಸ್ಥಸಂವೇದನಜ್ಞಾನಸಾಧಕತಾತ್ಮಾವ ವ್ಯವಹಾರೇಣ ಶಾಸ್ತ್ರಜ್ಞಾನಂ ಭವತಿ, ತಥಾಹಿ ನಿಶ್ಚಯನೆಯೀನ ವೀತರಾಗಸ್ಥಸಂವೇದನಜ್ಞಾನಪರಿಣತಃ ಶುದ್ಧಾತ್ಮೈವ ನಿಶ್ಚಯಜ್ಞಾನಂ ಭವತಿ | ಯದ್ಯಾಪಿ ನಿಶ್ಚಯಚಾರಿತ್ರಸಾಧಕತಾಂತ್ರಾಂತೋತ್ತರಗುಣಾ ವ್ಯವಹಾರೇಣ ಚಾರಿತ್ರಂ ಭವತಿ, ತಥಾಹಿ ಶುದ್ಧಾತ್ಮಾನುಭೂತಿರೂಪವೀತರಾಗಚಾರಿತ್ರಪರಿಣತಃ ಸ್ವಶ್ರದ್ಧಾತ್ಮೈವ ನಿಶ್ಚಯನಯೀನ ಚಾರಿತ್ರಂ ಭವತಿಹೀತಿ | ಅತ್ಯೋಕ್ತಲಕ್ಷಣೇಽಭಿಎದರತ್ತತಯವರಿಣತಃ ಪರಮಾತ್ಮೈಪೋಪಾದೇಯ ಇತಿ ಭಾವಾಧರ್ಮ ||೩೫|| ಅಥ ನಿಶ್ಚಯೀನ ವೀತರಾಗಭಾವ ಪರಿಣತಃ ನಿಶ್ಚಯತೀಧರ್ಮಃ ಸ್ವಶ್ರದ್ಧಾತ್ಮೈವ ನಿಶ್ಚಯಗುರುನಿಶ್ಚಯದೇವ ಇತಿ ಕಂಫಯತಿ-

**ಅಣ್ಣಿ ಜಿ ತಿತ್ತು ಮ ಜಾಹಿ ಜಿಯ ಅಣ್ಣಿ ಜಿ ಗುರುಣ ಮ ಸೇವಿ |**

**ಅಣ್ಣಿ ಜಿ ದೇಣ ಮ ಚಿಂತಿ ತುಹು ಅಪ್ಪಾ ವಿಮಲು ಮುಪವಿ ||೩೬||**

**ಭಾವಾಧರ್ಮ :**- ಆ ಆರುದ್ವವ್ಯಾಗಳು, ಏದು ಅಸ್ತಿಕಾಯಗಳು, ಏಳು ತತ್ತ್ವಗಳು ಮತ್ತು ಒಂಭತ್ತು ಪದಾರ್ಥಗಳು ಸಾಧ್ಯಸಾಧಕಭಾವದ ಮುಖಾಂತರ ನಿಶ್ಚಯಸಮ್ಯಕ್ತಾದ ಹೇತುಗಳಿರುವುದರಿಂದ ವ್ಯವಹಾರನಯ ದಿಂದ ಸಮ್ಯಕ್ತಪ್ರವಿದ್ಧರೂ ಕೂಡ ನಿಶ್ಚಯನಯಿದಿಂದ ಒಂದು ವೀತರಾಗಪರಮಾನಂದವು ಸ್ಥಭಾವವಿರುವಂಥ ಶುದ್ಧಾತ್ಮನು ಉಪಾದೇಯನಿದ್ವಾನೆಂಬ ರುಚಿರೂಪದ ಪರಿಣಾಮದಿಂದ ಪರಿಣಮಿಸಿದ ಶುದ್ಧಾತ್ಮನೇ ನಿಶ್ಚಯಸಮ್ಯಕ್ತವಿದ್ವಾನೆ; ಆ ಶಾಸ್ತ್ರಜ್ಞಾನವು ನಿಶ್ಚಯಸ್ಥಸಂವೇದನ ಜ್ಞಾನದ ಸಾಧಕವಿರುವುದರಿಂದ ವ್ಯವಹಾರದಿಂದ ಜ್ಞಾನವಿದ್ವರೂ ಕೂಡ ನಿಶ್ಚಯನಯಿದಿಂದ ವೀತರಾಗಸ್ಥಸಂವೇದನ ಜ್ಞಾನರೂಪದಿಂದ ಪರಿಣಮಿಸಿರುವ ಶುದ್ಧಾತ್ಮನೇ ನಿಶ್ಚಯಜ್ಞಾನವಿದ್ವಾನೆ, ವ್ಯವಹಾರನಯದಿಂದ ಮೂಲೋತ್ತರ ಗುಣಗಳು (ಇಪ್ಪತ್ತೆಂಟು ಮೂಲಗುಣಗಳು, ಎಂಭತ್ತಾಲ್ಕುಲ್ಕು ಲಕ್ಷ ಉತ್ತರಗುಣಗಳು) ನಿಶ್ಚಯಚಾರಿತ್ರದ ಸಾಧಕಗಳಿರುವುದರಿಂದ ಚಾರಿತ್ರವಿದ್ವರೂ ಕೂಡ ನಿಶ್ಚಯನಯದಿಂದ ಶುದ್ಧಾತ್ಮಾನುಭೂತಿರೂಪವಾದ ವೀತರಾಗಚಾರಿತ್ರರೂಪದಿಂದ ಪರಿಣಮಿಸಿರುವ ಶುದ್ಧಾತ್ಮನೇ ಚಾರಿತ್ರವಿದ್ವಾನೆ.

ಉತ್ತಲಕ್ಷಣಗಳಾಲ್ಕು ಅಭೇದರತ್ತತಯರೂಪದಿಂದ ಪರಿಣಮಿಸಿರುವ ಪರಮಾತ್ಮನೇ ಉಪಾದೇಯನಿದ್ವಾನೆಂಬುದು ಇಲ್ಲಿನ ಭಾವಾಧರ್ಮವಿದೆ.

ನಿಶ್ಚಯನಯದಿಂದ ವೀತರಾಗಭಾವರೂಪದಿಂದ ಪರಿಣಮಿಸಿದ ನಿಜಶುದ್ಧಾತ್ಮನೇ ನಿಶ್ಚಯತೀಧರ್ಮನಿದ್ವಾನೆ, ನಿಶ್ಚಯಗುರುಇದ್ವಾನೆ, ನಿಶ್ಚಯದೇವನಿದ್ವಾನೆಂದು ಈಗ ಹೇಳುತ್ತಾರೆ,-

**ಗಾಢ - ೩೬**

**ಅನ್ವಯಾಧರ್ಮ :- [ಜಿಯ]** ಎಲ್ಲೆ ಜಿವನೇ ! **[ತುಹುಂ]** ನೀನು **[ವಿಮಲು]** ರಾಗಾದ ಮಲಗಳಲ್ಲದ **[ಅಪ್ಪಾ ಮುಪವಿ]** ಆತ್ಮನನ್ನ ಬಿಟ್ಟುಕೊಟ್ಟು **[ಅಣ್ಣಿ ಜಿ ತಿತ್ತು]** ಬೇರೆಯಾವ ತೀಧರ್ಮಕ್ಕೆ **[ಮ ಜಾಹಿ]**

ಬೇರಾವ ತೀಧರ್ಮಕೆ ಹೋಗದಿರು ಬೇರಾವಗುರುವ ಸೇವಿಸದಿರು |

ಬೇರಾವದೇವನ ಚಿಂತಿಸದಿರೆಲೆ ಜಿವ ವಿಮಲಾತ್ಮನನು ಬಿಟ್ಟು ||೩೭||

ಅನ್ವದ್ವಿ ಏವ ತೀರ್ಥ ಮಾ ಯಾಹಿಜೀವ ಅನ್ವದ್ವಿ ಏವ ಗುರುಂ ಮಾ ಸೇವಸ್ತ |  
ಅನ್ವದ್ವಿ ಏವ ದೇವಂ ಮಾ ಚಿಂತಯ ತ್ವಂ ಆತ್ಮಾನಂ ವಿಮಲಂ ಮುಕ್ತಾಂ ||೫||

ಅಣ್ಣಿ ಜಿ ತಿತ್ತಾ ಮು ಜಾಹಿ ಜಿಯ ಅಣ್ಣಿ ಜಿ ಗುರುಲು ಮು ಸೇವಿ ಅಣ್ಣಿ ಜಿ ದೇಲು ಮು ಚಿಂತಿ ತುಹುಂ ಅನ್ವದೇವ ತೀರ್ಥಂ ಮಾ ಗಚ್ಛ ಹೇ ಜೀವ ಅನ್ವದೇವ ಗುರುಂ ಮಾ ಸೇವಸ್ತ ಅನ್ವದೇವ ದೇವಂ ಮಾ ಚಿಂತಯ ತ್ವಮ್ | ಕಿಂ ಕೃತ್ವಾ | ಅಪ್ಪಾ ವಿಮಲು ಮುಖಿ ಮುಕ್ತಾಂ ತ್ವಂ | ಕರ್ಮ | ಆತ್ಮಾನಮ್ | ಕಥಂಭಾತಮ್ | ವಿಮಲಂ ರಾಗಾದಿರಿಂತಮಿತಿ | ತಥಾಹಿ | ಯದ್ವಷಿ ವ್ಯವಹಾರನಯೀನ ನಿವಾರಣಾಸ್ಥಾನಷ್ಟಿತ್ಯಂತ್ಯಾಲಯಾದಿಕಂ ತೀರ್ಥಭಾತಪ್ರಾರ್ಥಣಾಧಾರಂ ತೀರ್ಥಂ ಭವತಿ, ತಥಾಪಿ ವಿಶೇಷಾಗಳಿವಿಕಲ್ಪಸಮಾಧಿರೂಪನಿಶ್ಚಿದಪೋತೇನ ಸಂಸಾರಸಮುದ್ರತರಣಾಸಮಧಾತ್ಮಾನಿಶ್ಚಯನಯೀನ ಸಾಂಕೃತತ್ವಂ ಮೇವ ತೀರ್ಥಂ ಭವತಿ ಯದುಪದೇಶಾತ್ಮಾರಂಪರ್ಯಾಣ ಪರಮಾತ್ಮತತ್ವಂ ಲಾಭೋ ಭವತೀತಿ | ವ್ಯವಹಾರೇಣ ಶಿಕ್ಷಾದ್ವಾದಾಯಕೇ ಯದ್ವಷಿ ಗುರುಭರ್ವವತಿ, ತಥಾಪಿ ನಿಶ್ಚಯನಯೀನ ಪಂಚೇಂದ್ರಿಯವಿಷಯಪ್ರಭೃತಿಸಮಸ್ತವಿಭಾವಪರಿಣಾಮಪರಿತ್ಯಾಗಕಾಲೇ ಸಂಸಾರವಿಷ್ಟಿಕಾರಣಾತ್ಮಾ ಸ್ಥಬುದ್ಧಾತ್ಮೈವ ಗುರುಃ | ಯದ್ವಷಿ ಪ್ರಾಧಿಮಿಕಾಪೇಕ್ಷಯಾ ಸವಿಕಲ್ಪ ಪೇಕ್ಷಯಾ ಚಿತ್ತಸಿತಿಕರಣಾಧಾರಂ ತೀರ್ಥಂಕರಪ್ರಾಣಹೇತುಭಾತಂ ಸಾಧ್ಯಸಾಧಕಭಾವೇನ ಪರಂಪರಯಾ ನಿವಾರಣ ಕಾರಣಂ ಚ ಜಿನಪ್ರತಿಮಾದಿಕಂ ವ್ಯವಹಾರೇಣ ದೇವೋ ಭಣ್ಯತೇ, ತಥಾಪಿ ನಿಶ್ಚಯನಯೀನ ಪರಮಾರಾಧ್ಯತಾಧಿಷ್ಠಿತರಾಗಿವಿಕಲ್ಪತ್ತಿಗುಷ್ಠ ಪರಮಸಮಾಧಿಕಾಲೇ ಸ್ಥಬುದ್ಧಾತ್ಮೈಸ್ಥಭಾವ ಏವ ದೇವಜತಿ | ಏವಂ ನಿಶ್ಚಯವ್ಯವಹಾರಾಭಾಂ ಸಾಧ್ಯಸಾಧಕಭಾವೇನ ತೀರ್ಥಗುರುದೇವತಾಸ್ತರೂಪಂ ಜ್ಞಾತವ್ಯಮಿತಿ ಭಾವಾಧರಃ || ೬||

ಹೋಗಬೇಡ, [ಅಣ್ಣಿ ಜಿ ಗುರುಲು] ಬೇರೆ ಯಾವ ಗುರುವನ್ನು [ಮ ಸೇವಿ] ಸೇವಿಸಬೇಡ, [ಅಣ್ಣಿ ಜಿ ದೇಲು] ಬೇರೆ ಯಾವ ದೇವರ [ಮ ಚಿಂತಿ] ಚಿಂತನೆ ಮಾಡಬೇಡ ಎಂದರೆ ನಿನ್ನ ಆತ್ಮನೇ ತೀರ್ಥನಿದಾನೆ ಅವನಲ್ಲಿ ಕ್ರಿಡೆ ಮಾಡು, ನಿನ್ನ ಆತ್ಮನೇ ಗುರು ಇದ್ದಾನೆ ಆತನ ಸೇವೆ ಮಾಡು ಮತ್ತು ನಿನ್ನ ಆತ್ಮನೇ ದೇವನಿದಾನೆ ಅವನ ಆರಾಧನೆ ಮಾಡು.

**ಭಾವಾಧರ :-** ವ್ಯವಹಾರನಯದಿಂದ ನಿವಾರಣಾನ, ಚೈತ್ಯ(ಚಿನಪ್ರತಿಮೆ), ಚೈತ್ಯಾಲಯ (ಚಿನಮಂದಿರ) ಮೊದಲಾದವು, ತೀರ್ಥರಾಪವುರುಷರ ಗುಣಗಳ ಸ್ವರಣಾಧರವಾಗಿ ತೀರ್ಥಗಳಿದ್ದರೂ ಕೂಡ ವಿಶೇಷಾಗಿವಿಕಲ್ಪಸಮಾಧಿರೂಪದ ಭಿದ್ರವಿಲ್ಲದ ಜಹಜದಿಂದ ಸಂಸಾರ ಸಮುದ್ರವನ್ನು ದಾಟಲು ಸಮರ್ಥವಿರುವುದರಿಂದ ನಿಶ್ಚಯ ನಯದಿಂದ ಯಾರ ಉಪದೇಶದಿಂದ ಪರಂಪರೆಯಿಂದ ಪರಮಾತ್ಮನ ಪ್ರಾಪ್ತಿಯಾಗುವುದು ಆ ನಿಜಾತ್ಮತತ್ವವೇ ತೀರ್ಥವಿದೆ.

ವ್ಯವಹಾರ ನಯದಿಂದ ಶಿಕ್ಷೇ-ದಿಕ್ಷೇ ಕೊಡುವವರು ಗುರುಗಳಿದ್ದರು ಕೂಡ ನಿಶ್ಚಯನಯದಿಂದ ಪಂಚೇಂದ್ರಿಯ ವಿಷಯ ಕಷಾಯ ಮೊದಲಾದವುಗಳಿಂದ ಹಿಡಿದು ಸಮಸ್ತವಿಭಾವಪರಿಣಾಮದ ತ್ಯಾಗದ ಸಮಯದಲ್ಲಿ ಸಂಸಾರದ ನಾಶಕ್ಕೆ ಕಾರಣನಿರುವುದರಿಂದ ‘ನಿಜಾತ್ಮತತ್ವನೇ’ ಗುರು ಇದ್ದಾನೆ.

ಪ್ರಾಧಿಮಿಕ ಅಪೇಕ್ಷೆಯಿಂದ-ಸವಿಕಲ್ಪ ಅಪೇಕ್ಷೆಯಿಂದ ಚಿತ್ತವನ್ನು ಸಿಫರಿಡುವ ಸಲುವಾಗಿ ತೀರ್ಥಂಕರರ ಪ್ರಾಣದ ಹೇತುರೂಪ ಮತ್ತು ಸಾಧ್ಯಸಾಧಕ ಭಾವದಿಂದ ಪರಂಪರೆಯಿಂದ ನಿವಾರಣಾದ ಕಾರಣವಿರುವಂಥ ಜಿನಪ್ರತಿಮೆ ಮೊದಲಾದುವನ್ನು ವ್ಯವಹಾರದಿಂದ ದೇವರೆಂದು ಹೇಳಲಾಗುತ್ತಿದ್ದರೂ ಕೂಡ ನಿಶ್ಚಯನಯದಿಂದ ಪರಮಾರಾಧ್ಯವಿರುವಂಥ ವಿಶೇಷಾಗ ನಿವಿಕಲ್ಪ ಶ್ರಿಗುಪ್ತಿಯುಕ್ತ ಪರಮಸಮಾಧಿಕಾಲದಲ್ಲಿ ‘ನಿಜಾತ್ಮತತ್ವಸ್ಥಭಾವವೇ’ ದೇವನಿದಾನೆ.

ಅಥ ನಿಶ್ಚಯೀನಾತ್ಮಸಂವಿತಿರೇವ ದರ್ಶನಮಿತಿ ಪ್ರತಿಪಾದಯತಿ-

**ಅಪ್ಪಾ ದಂಸಣ ಕೇವಲು ವಿ ಅಣ್ಣಿ ಸವ್ಯಾ ವವಹಾರು ।**

**ಏಕ್ ಜಿ ಜೋಜಿಯ ರೂಬಾಜಿಯಳಿ ಜೋ ತಜಲೋಯಹ ಸಾರು ॥೮೬॥**

**ಆತ್ಮಾ ದರ್ಶನಂ ಕೇವಲೋಽಪಿ ಅನ್ಯಃಸರ್ವಃ ವ್ಯವಹಾರಃ ।**

**ಏಕ ಏವ ಯೋಗಿನ್ ಧ್ಯಾಯತೇ ಯಃತ್ಯೈಲೋಕ್ಯಸ್ಯ ಸಾರಃ ॥೮೭॥**

ಅಪ್ಪಾ ದಂಸಣ ಕೇವಲು ವಿ ಆತ್ಮಾ ದರ್ಶನಂ ಸಮೃಕ್ತಾಂ ಭವತಿ | ಕಥಂಭೂತೋಽಪಿ | ಕೇವಲೋಽಪಿ | ಅಣ್ಣಿ ಸವ್ಯಾ ವವಹಾರು ಅನ್ಯಃ ಶೇಷಃ ಸರ್ವೋಽಪಿ ವ್ಯವಹಾರಃ | ತೇನ ಕಾರಣೇನ ಏಕ್ ಜಿ ಜೋಜಿಯ ರೂಬಾಜಿಯಳಿ ಹೇ ಯೋಗಿನ್, ಏಕ ಏವ ಧ್ಯಾಯತೇ | ಯಃ ಆತ್ಮಾ ಕಥಂಭೂತಃ | ಜೋ ತಜಲೋಯಹಂ ಸಾರು ಯಃ ಪರಮಾತ್ಮಾತ್ಯೈಲೋಕ್ಯಸ್ಯ ಸಾರಭೂತಃ ಇತಿ | ತದ್ವಧಾ | ವಿತರಾಗಿಡಿದಾನಂದೈ ಕಣ್ಣಾವಾತ್ಮತತ್ಪರ್ಮ್ಯಾಕ್ಷಾ-ಶ್ರದ್ಧಾನಷ್ಟಾನಾನುಭೂತಿರೂಪಾಭೇದರತ್ತತ ಯಲಕ್ಷಣಾನಿವಿಕಾಕಲತ್ತಿಗುಪ್ತಿಸಮಾಧಿಪರಿಣಾತೋ ನಿಶ್ಚಯನಯೇನ ಸಾಂತತ್ಯವ ಸಮೃಕ್ತಾಂ ಅನ್ಯಃ ಸರ್ವೋಽಪಿ ವ್ಯವಹಾರಸ್ವೇನ ಕಾರಣೇನ ಸ ಏವ ಧ್ಯಾತವ್ಯ ಇತಿ | ಅತ್ಯ ಯಥಾ ದ್ವಾಕಪೂರ್ವಾರತ್ತೀಖಂಡಾದಿಬಹುದವೇ ನಿಷ್ಪಾನ್ಯಮಪಿ ಪಾನಕಮಭೇದವಿವಕ್ಷಯಾ ಕೃತ್ಯೈ ಕಂಭಣ್ಯತೇ, ತಥಾ ಶುದ್ಧಾತ್ಮಾನುಭೂತಿಲಕ್ಷಣೈನಿಶ್ಚಯಸಮೃಗ್ರಾಂತಣಾನಚಾರಿತ್ಯೈಭಾಹುಭಿಃ ಪರಿಣಾತೋ ಅನೇಕೋಽಪ್ಯಾತ್ಮಾತ್ಮಜ್ಞಭೇದವಿವಕ್ಷಯಾ ಏಕೋಽಪಿ ಭಣ್ಯತ ಇತಿ ಭಾವಾಧಾರಃ | ತಥಾ ಜೋಕ್ತಾಂ ಅಭೇದರತ್ತತ ಯಲಕ್ಷಣಮ್ಯಾದರ್ಶನಮಾತ್ಮ ವಿನಿಷ್ಠಿತಿರಾತ್ಮ ಪರಿಣಾನಮಿಷ್ಟತೇ ಚೋಧಃ | ಸ್ಥಿತಿರಾತ್ಮತಿ ಚಾರಿತ್ರಂ ಕುತ ಏತೇಭೋಽಭವತಿ ಬಂಧಃ' ॥೮೬॥

ಈ ಪ್ರಕಾರ ಸಾಧ್ಯಾಸಾಧಕ ಭಾವದಿಂದ ನಿಶ್ಚಯ-ವ್ಯವಹಾರನಯದಿಂದ ತೀಧರ್, ಗುರು ಮತ್ತು ದೇವರ ಸ್ವರೂಪವನ್ನು ತಿಳಿಯಬೇಕೆನ್ನುವುದು ಇಲ್ಲಿನ ಭಾವಾಧಾರಿದೆ.

ನಿಶ್ಚಯದಿಂದ ಆತ್ಮ ಸಂವಿತಿಯೇ-ಆತ್ಮನ ಸಂಪೇದನವೇ ದರ್ಶನ(ಸಮೃಕ್ತಾಂ)ವಿದೆಯೆಂದು ಈಗ ಹೇಳುತ್ತಾರೆ,-

### ಗಾಢೆ - ೬೬

**ಅನ್ನಯಾಧರ್ :-** [ಕೇವಲು ವಿ ಅಪ್ಪಾ] ಕೇವಲ (ಒಬ್ಬ) ಆತ್ಮನೇ [ದಂಸಣ] ಸಮೃಕ್ತಾಂದಾನೆ [ಅಣ್ಣಿ ಸವ್ಯಾ ವವಹಾರು] ಉಳಿದಪುಗಳೆಲ್ಲವು ವ್ಯವಹಾರವಿರುವುದರಿಂದ [ಜೋಜಿಯ] ಎಲ್ಲೆ ಯೋಗಿಯೇ [ಏಕ್ ಜಿ ರೂಬಾಜಿಯಳಿ] ಒಬ್ಬ ಆತ್ಮನೇ-ಪರಮಾತ್ಮನೇ ಧ್ಯಾನಮಾಡಲು ಯೋಗ್ಯನಿದಾನೆ [ಜೋ] ಏಕೆಂದರೆ ಪರಮಾತ್ಮನು [ತಜಲೋಯಹಂ ಸಾರು] ಮೂರು ಲೋಕದ ಸಾರರೂಪನಿದಾನೆ.

**ಭಾವಾಧರ್ :-** ನಿಶ್ಚಯನಯದಿಂದ ಒಂದು ವೀತರಾಗ ಬಿಡಾನಂದವೇ ಸ್ವಭಾವವಿರುವಂಥ ಆತ್ಮತತ್ಪರ್ಮ್ಯದ ಸಮೃಕ್ತಾಂ ಶ್ರದ್ಧೆ, ಸಮೃಕ್ತಾಂ ಮತ್ತು ಸಮೃಕ್ತಾಂ ಅನುಭೂತಿರೂಪದ ಅಭೇದರತ್ತತ ಯಸ್ವರೂಪ ಮತ್ತು

**ಆತ್ಮಮೋವನೆ ಸಮೃಕ್ತಾಂ ವಿದ್ಯಾಳಿದೆಲ್ಲವ್ಯವಹಾರವಿರುವುದು ।**

**ಆತ್ಮನೇ ಧ್ಯಾನಯೋಗ್ಯ ಮೇಂಬೂಲೋಕಸಾರನೆಂದರಿ ಯೋಗಿ ॥೮೭॥**

ಅಥ ನಿರ್ಮಲಮಾತ್ಮಾನಂ ಧ್ಯಾಯಸ್ವಯೇನ ಧ್ಯಾತೀನಾಂತಮುರ್ಹೂರ್ತೇನೈವ ಮೋಕ್ಷಪದಂ ಲಭ್ಯತ್  
ಇತಿ ನಿರೂಪಯತ್ತಿ-

ಅಪ್ಪಾ ರೂಬಾಯಹಿ ಣಿಮ್ಮೆ ಲಉ ಕಿಂ ಬಹುವ ಅಣ್ಣೇಣ ।  
ಜೋ ರೂಬಾಯಂತಹ ಪರಮ-ಪಲು ಲಭ್ಬಿ ಏಕ್ಷ-ಎಣೇಣ ॥೯೮॥

ಆತ್ಮಾನಂ ಧ್ಯಾಯಸ್ವನಿರ್ಮಲಂ ಕಿಂ ಬಹುನಾ ಅನ್ನೇನ ।  
ಯಂ ಧ್ಯಾಯಮಾನಾನಾಂ ಪರಮಪದಂ ಲಭ್ಯತೇ ಏಕ್ಷಣೇನ ॥೯೯॥

ಅಪ್ಪಾ ರೂಬಾಯಹಿ ಣಿಮ್ಮೆಲಉ ಆತ್ಮಾನಂ ಧ್ಯಾಯಸ್ವ । ಕಥಂಭೂತಂ ನಿರ್ಮಲಮ್ । ಕಿಂ ಬಹುವಂ  
ಅಣ್ಣೇಣ ಕಿಂ ಬಹುನಾನ್ನೇನ ಶುದ್ಧಾತ್ಮೇ ಬಹಿಭೂರ್ತೇನ ರಾಗಾದಿವಿಕಲ್ಪಜಾಲಮಾಲಾ ಪ್ರಪಂಚೇನ । ಜೋ ರೂ  
ಬಾಯಂತಹಂ ಪರಮಪಲು ಲಭ್ಬಿ ಯಂ ಪರಮಾತ್ಮಾನಂ ಧ್ಯಾಯಮಾನಾನಾಂ ಪರಮಪದಂ ಲಭ್ಯತೇ । ಕೇನ  
ಕಾರಣಭೂರ್ತೇನ । ಏಕ್ಷಣೇಣ ಏಕ್ಷಣೇಣಾಂತಮುರ್ಹೂರ್ತೇನಾಪಿ । ತಥಾಹಿ । ಸಮಸ್ತಶುಭಾಶುಭಸಂಕಲ್ಪ

ನಿರ್ವಿಕಲ್ಪತ್ತಿಗುಣಿಯಕ್ತವಾದ ಸಮಾಧಿಯಲ್ಲಿ ಪರಿಣಾಮಿಸಿರುವ ನಿಜಾತ್ಮನೇ ಸಮೃಕ್ತವಿದಾನೆ, ಉಳಿದವುಗಳೆಲ್ಲವು  
ವ್ಯವಹಾರವಿರುವುದರಿಂದ ಅವನೇ (ನಿಜಾತ್ಮನೇ) ಧ್ಯಾನಮಾಡಲು ಯೋಗ್ಯವಿದಾನೆ.

ಯಾವ ಪ್ರಕಾರ ದ್ರಾಕ್ಷೇ, ಕಪೂರ, ಚಂದನ ಮೊದಲಾದ ಅನೇಕ ದ್ರವ್ಯಗಳಿಂದ ಮಾಡಿದ ಪಾನಕವನ್ನು  
ಅಭೇದ ವಿವಕ್ಷೆಯಿಂದ ಒಂದೇ ಎಂದು ಹೇಳಲಾಗುತ್ತದೆ ಅದೇ ಪ್ರಕಾರ ಶುದ್ಧ ಆತ್ಮನ ಅನುಭೂತಿ ಸ್ವರೂಪವಾದ  
ನಿಶ್ಚಯಸಮೃಗರ್ಜನ-ಜ್ಞಾನ-ಚಾರಿತ್ರಾತ್ಮಕವಾದ ಅನೇಕ ಭಾವಗಳ ರೂಪದಿಂದ ಪರಿಣಾಮಿಸಿದ ಆತ್ಮನು ಅನೇಕವಿದ್ದರು  
ಕೂಡ ಅಭೇದವಿವಕ್ಷೆಯಿಂದ ಒಂದೇ ಎಂದು ಹೇಳಲಾಗುತ್ತದೆಯಿಂಬಲು ಭಾವಾರ್ಥವಿದೆ. ಶ್ರೀ ಅಮೃತ  
ಚಂದ್ರಾಚಾರ್ಯರೇವರು ಪುರುಷಾರ್ಥಸಿದ್ಧ್ಯಾಪಾಯದ ಗಿಳಿನೇ ಗಾಢೆಯಲ್ಲಿ ಅಭೇದ ರತ್ನತ್ರಯದ ಸ್ವರೂಪವನ್ನು  
ಹಿಗೆ ಹೇಳಿದ್ದಾರೆ - ಆತ್ಮನ ಸ್ವರೂಪದ ನಿಶ್ಚಯವಾಗುವುದು ಅದು ಸಮೃಗರ್ಜನವಿದೆ, ಆತ್ಮನ ಸ್ವರೂಪದ  
ಪರಿಜ್ಞಾನವಾಗುವುದು ಅದು ಸಮೃಕ್ಷಜ್ಞಾನವಿದೆ ಮತ್ತು ಆತ್ಮಸ್ವರೂಪದಲ್ಲಿ ಲೀನವಾಗುವುದು ಅದು ಸಮೃಕ್ಷಾರ್ಥವಿದೆ.  
ಈ ಮೂರು ಗುಣಗಳು ಆತ್ಮನ ಸ್ವರೂಪವಿವೆಯೆಂದಮೇಲೆ ಕರ್ಮಾಗಳ ಬಂಧವು ಅವುಗಳಿಂದ ಹೇಗಾಗುವ  
ಸಾಧ್ಯತೆಯಿದೆ ? ಎಂದರೆ ಆಗುವ ಸಾಧ್ಯತೆಯಲ್ಲ, ಆ ನಿಶ್ಚಯರತ್ನತ್ರಯವು ಪ್ರತ್ಯೇಕ ಮೋಕ್ಷದ ಕಾರಣವಿದೆ.'

ನೀನು ನಿರ್ಮಲ ಆತ್ಮನ ಧ್ಯಾನ ಮಾಡು, ಅವನ ಧ್ಯಾನ ಮಾಡುವುದರಿಂದ ನೀನು ಅಂತಮುರ್ಹೂರ್ತ  
ದಲ್ಲಿಯೇ ಮೋಕ್ಷ ಪದವನ್ನು ಪಡೆಯುವೆಯೆಂದು ಈಗ ಹೇಳುತ್ತಾರೆ,-

### ಗಾಢೆ - ೯೯

ಅನ್ನಯಾರ್ಥ :- [ಣಿಮ್ಮೆ ಲಉ ಅಪ್ಪಾ] ನಿರ್ಮಲನಾದ ಆತ್ಮನನ್ನು [ರೂಬಾಯಹಿ] ಧ್ಯಾನಿಸು,  
[ಅಣ್ಣೇಣ ಬಹುವಂ ಕಿಂ] ಬೇರೆ ಎಂದರೆ ಶುದ್ಧಾತ್ಮನಿಂದ ಬಹಿಭೂರ್ತವಾದ ರಾಗಾದಿವಿಕಲ್ಪಜಾಲದ ಮಾಲೆಯ

ನಿರಮಲಾತ್ಮನ ಧ್ಯಾನ ಮಾಡು ಉಳಿದುವಿಂದೇನು ಲಾಭವಿದೆ ।  
ಪರಮಾತ್ಮನ ಧ್ಯಾನ ಮಾಳ್ಖರಿಗೆ ಚಣದಲಿಮೋಕ್ಷಪದ ದೋರವುದು ॥೯೯॥

ವಿಕಲ್ಪ ರಹಿತೇನ ಸ್ವತ್ವದಾತ್ಮತತ್ತ್ವಧ್ಯಾನೇನಾಂತಮುಖ್ಯಾಹೋತ್ತೇನ ಮೋಕ್ಷೋ ಲಭ್ಯತೇ ತೇನ ಕಾರಣೇನ ತದೇವ ನಿರಂತರಂ ಧ್ಯಾತವ್ಯಮಿತಿ । ತಥಾ ಚೋಕ್ತಂ ಬೃಹದಾರಾಧನಾಶಾಸ್ತೇ ಮೋಡತತೀಧರ್ಜಂಕರಾಣಾಂ ಏಕಕ್ಷಣೇ ತೀಧರ್ಜಕರೋತ್ಪತ್ತಿವಾಸರೇ ಪ್ರಧಮೇ ಶ್ರಾಮಣಾಚೋಧಸಿದ್ಧಿಃ ಅಂತಮುಖ್ಯಾಹೋತ್ತೇನ ನಿವೃತ್ತಾ । ಅತ್ರಾಹ ಶಿಷ್ಯಃ । ಯದ್ವಂತಮುಖ್ಯಾಹೋತ್ತೇಪರಮಾತ್ಮಧ್ಯಾನೇನ ಮೋಕ್ಷೋ ಭವತಿ ತಹಿರ್ ಇದಾನಿಮಶ್ವಾಕಂ ತದಾಧ್ಯಾನಂ ಕುವಾಣಾಣಾಂ ಕಿಂ ನ ಭವತಿ । ಪರಿಹಾರಮಾಹ । ಯಾದೃಶಂ ತೇಷಾಂ ಪ್ರಧಮಸಂಹನನಸಹಿತಾನಾಂ ಶುಕ್ಲಧ್ಯಾನಂ ಭವತಿ ತಾದೃಶಮಿದಾನಿಂ ನಾಸ್ತಿತಿ । ತಥಾ ಚೋಕ್ತಮ್ಯ-‘ಅತ್ರೇದಾನಿಂ ನಿಷೇಧಂತಿ ಶುಕ್ಲಧ್ಯಾನಂ ಜಿನೋತ್ತಮಾಃ । ಧರ್ಮಧ್ಯಾನಂ ಪ್ರಾಣಃಪ್ರಾಣಃ ಶ್ರೀಋಂಧ್ಯಾಂ ಪ್ರಾಗ್ಳಿವರ್ತನಮ್ಯ ॥’ ಅತ್ರಯೇನ ಕಾರಣೇನ ಪರಮಾತ್ಮಧ್ಯಾನೇನಾಂತಮುಖ್ಯಾಹೋತ್ತೇನ ಮೋಕ್ಷೋ ಲಭ್ಯತೇ ತೇನ ಕಾರಣೇನ ಸಂಸಾರಃಿತಿಷ್ಠಿದನಾಧರ್ಜಮಿದಾನಿ-ಮಪಿ ತದೇವ ಧ್ಯಾತವ್ಯಮಿತಿ ಭಾವಾಧರ್ಜಃ ॥೬೨॥

ಪ್ರಪಂಚದಿಂದ ಏನು ಪ್ರಯೋಜನವಿದೆ ? ಏಕೆಂದರೆ [ಜೋ ರ್ಯಾಯಂತಹಂ] ಪರಮಾತ್ಮನ ಧ್ಯಾನ ಮಾಡುವವರಿಗೆ [ಏಕ್-ಬಿಣೋಣ] ಒಂದು ಅಂತಮುಖ್ಯಾಹೋತ್ತೇದಲ್ಲಿಯೇ [ಪರಮ ಪರಣ ಲಭಿಣ] ಪರಮ ಪದವು ಎಂದರೆ ಮೋಕ್ಷ ಪದವು ದೊರಕುವುದು.

**ಭಾವಾಧರ್ಜ :** - ಸಮಸ್ತ ಶುಭಾಶುಭ ಸಂಕಲ್ಪ ವಿಕಲ್ಪ ರಹಿತವಾದ ನಿಜಶುದ್ಧಾತ್ಮತತ್ತ್ವದ ಧ್ಯಾನದಿಂದ ಅಂತಮುಖ್ಯಾಹೋತ್ತೇದಲ್ಲಿ ಮೋಕ್ಷವು ದೊರಕುವುದರಿಂದ ಅದುವೇ ನಿರಂತರ ಧ್ಯಾನ ಮಾಡಲು ಯೋಗ್ಯವಿದೆ. ಬೃಹದಾರಾಧನಾ ಶಾಸ್ತ್ರದಲ್ಲಿ ಕೂಡ ಹೇಳಿದ್ದಾರೆ. ‘ಇಂಜಭನಾಧರಿಂದ ಹಿಡಿದು ಶಾಂತಿನಾಧ ತೀಧರ್ಜಂಕರರವರೆಗೆ ಹದಿನಾರು ತೀಧರ್ಜಂಕರರಿಗೆ ಯಾವ ದಿವಸ ದಿವ್ಯಧ್ವನಿಯು ಉತ್ಪತ್ತಿಯಾಗಿತ್ತು ಅದರ ಮೊದಲನೆಯ ದಿವಸ ಬಹಳಷ್ಟು ಮುನಿಗಳಿಗೆ ಶ್ರಾಮಣಾಚೋಧಸಿದ್ಧಿಯು (ಒಂದಿತ್ತು ಮತ್ತು ಕೇವಲಜ್ಞಾನದ ಸಿದ್ಧಿಯು) ಒಂದು ಕ್ಷಣಾದಲ್ಲಿ ಎಂದರೆ ಅಂತಮುಖ್ಯಾಹೋತ್ತೇದಲ್ಲಿ ಆಯಿತು.

**ಪ್ರಶ್ನೆ :** - ಆ ಪರಮಾತ್ಮನ ಧ್ಯಾನದಿಂದ ಅಂತಮುಖ್ಯಾಹೋತ್ತೇದಲ್ಲಿ ಮೋಕ್ಷವಾಗುತ್ತದೆ, ಆದರೆ ಈಗ ಅವನ ಧ್ಯಾನ ಮಾಡುವಂಧ ನಮಗೇಕೆ ಮೋಕ್ಷವು ಆಗುವುದಿಲ್ಲ ?

**ಉತ್ತರ :** - ಪ್ರಧಮ ಸಂಹನನಪ್ರಭವರಿಗೆ (ಪಜ್ವಪಭನಾರಾಚ ಸಂಹನನಪ್ರಭಃ ಜೀವರುಗಳಿಗೆ) ಎಂಥ ಶುಕ್ಲಧ್ಯಾನವಾಗುತ್ತದೆ ಅಂಥ ಶುಕ್ಲಧ್ಯಾನವು ಈಗ ಆಗುವುದಿಲ್ಲ. ಶ್ರೀರಾಮಸೇನಸ್ಕತತತ್ತ್ವಾನುಶಾಸನದ ಉಂಗಳಿಗೆ ಗಾಧೆಯಲ್ಲಿ ಹೀಗೆ ಹೇಳಿದೆ ‘ಸರ್ವಾಜ್ಞ ವಿರೇತರಾಗ ಜಿನೇಂದ್ರ ದೇವರು ಈ ಭರತಕ್ಷೇತ್ರದಲ್ಲಿ ಈ ಪಂಚಮಕಾಲದಲ್ಲಿ ಶುಕ್ಲಧ್ಯಾನದ ನಿಷೇಧ ಮಾಡಿದ್ದರೂ ಅವರು ಈ ಕಾಲದಲ್ಲಿ ಧರ್ಮಧ್ಯಾನ ಹೇಳಿದ್ದಾರೆ (ಧರ್ಮಧ್ಯಾನವಿರುತ್ತದೆಂದು ಹೇಳಿದ್ದಾರೆ.) ಉಪಶಮ ಮತ್ತು ಕ್ಷಪಕಶ್ರೇಣಿಯ ಕೆಳಗಿನ ಗುಣಾನಾನದಲ್ಲಿ ವರ್ತಿಸುವ ಜೀವರುಗಳಿಗೆ ಧರ್ಮಧ್ಯಾನವಿರುವ ಸಾಧ್ಯತೆಯಿದೆಯಂದು ಭಗವಂತರ ಆಜ್ಞೆಯಿದೆ’.

ಯಾವ ಕಾರಣದಿಂದ ಪರಮಾತ್ಮನ ಧ್ಯಾನದಿಂದ ಅಂತಮುಖ್ಯಾಹೋತ್ತೇದಲ್ಲಿ ಮೋಕ್ಷವು ದೊರಕುತ್ತದೆ ಆ ಕಾರಣದಿಂದ ಸಂಸಾರದ ಸ್ಥಿತಿಯನ್ನು ಭೇದಿಸುವ ಸಲುವಾಗಿ ಈಗಲೂ ಕೂಡ ಎಂದರೆ ಈ ಪಂಚಮಕಾಲದಲ್ಲಿ ಕೂಡ ಅದೇ ಪರಮಾತ್ಮನ ಧ್ಯಾನ ಮಾಡುವುದು ಯೋಗ್ಯವಿದೆಯಿಂಬುದು ಇಲ್ಲಿನ ಭಾವಾಧರ್ಜವಿದೆ.

ಯಾವನ ರಾಗರಹಿತವಾದ ಮನಸ್ಸಿನಲ್ಲಿ ಶುದ್ಧಾತ್ಮ ಭಾವನೆಯಿರುವುದಿಲ್ಲ ಅವನಿಗೆ ಶಾಸ್ತ್ರ, ಪುರಾಣ, ತಪಶ್ಚರಣ ಮೊದಲಾದವುಗಳು ಏನು ಮಾಡುವವೆಂದು ಈಗ ಹೇಳುತ್ತಾರೆ,-

ಅಥ ಅಸ್ಯ ವೀತರಾಗಮನಸಿ ಶುದ್ಧಾತ್ಮ ಭಾವನಾ ನಾಸ್ತಿ ತಸ್ಯ ಶಾಸ್ತ್ರಪುರಾಣತಪಶ್ಚರಣಾನಿ ಕಿಂ ಕುರ್ವಂತೀತಿ  
ಕಫಯತಿ-

ಅಪ್ಣ ಜೀಯ-ಮಣಿ ಜೀಮೃಲಲು ಜೀಯಮೇ ವಸೇಳಿ ಇ ಜಾಸು ।  
ಸತ್ತಾ-ಪುರಾಣಿ ತಪ-ಚರಣ ಮುಕ್ಷಾ ವಿ ಕರಹಿ ಕಿ ತಾಸು ॥೯೮॥  
ಅತ್ಯ ನಿಜಮನಸಿ ನಿಮ್ಮಾಲಃ ನಿಯಮೇನ ವಸತಿ ನ ಯಸ್ಯ ।  
ಶಾಸ್ತ್ರ ಪುರಾಣಾನಿ ತಪಶ್ಚರಣಂ ಮೋಕ್ಷಂ ಅಪಿ ಕುರ್ವಂತಿ ಕಿಂ ತಸ್ಯ ॥೯೯॥

ಅಪ್ಣ ಜೀಯಮಣಿ ಜೀಮೃಲಲು ಜೀಯಮೇಂ ವಸೇಳಿ ಇ ಜಾಸು ಆತ್ಮಾ ನಿಜಮನಸಿ ನಿಮ್ಮಾಲೋ ನಿಯಮೇನ ವಸತಿ ತಿಷ್ಟತಿ ನ ಯಸ್ಯ ಸತ್ತಾಪುರಾಣಿಂ ತಪಚರಣ ಮುಕ್ಷಾ ವಿ ಕರಹಿಂ ಕಿಂ ತಾಸು ಶಾಸ್ತ್ರಪುರಾಣಾನಿ ತಪಶ್ಚರಣಂ ಚ ಮೋಕ್ಷಮಪಿ ಕಿಂ ಕುರ್ವಂತಿ ತಸ್ಯೇತಿ । ತದ್ವಧಾ । ವೀತರಾಗನಿವಿಕಲ್ಪಸಮಾಧಿರೂಪಾ ಯಸ್ಯ ಶುದ್ಧಾತ್ಮ ಭಾವನಾ ನಾಸ್ತಿ ತಸ್ಯ ಶಾಸ್ತ್ರ ಪುರಾಣತಪಶ್ಚರಣಾನಿ ನಿರಘರ್ಣಕಾನಿ ಭವಂತಿ । ತಹಿಂ ಕಿಂ ಸರ್ವಧಾ ನಿಷ್ಪಾಲಾನಿ । ಸ್ವೇವಮ್ಯಾ । ಯದಿ ವೀತರಾಗಸಮ್ಯಕ್ತ ದೂಪಸ್ಥಿತುದ್ಧಾತ್ಮೋಪಾದೇಯಭಾವನಾಸಹಿತಾನಿ ಭವಂತಿ ತದಮೋಕ್ಷಸ್ಯೇವ ಬಹಿರಂಗಸಹಕಾರಿಕಾರಣಾನಿ ಭವಂತಿ ತದಭಾವೇ ಪ್ರಣಾ ಬಂಧಕಾರಣಾನಿ ಭವಂತಿ । ಏಧಾ ಶಾಸ್ತ್ರಾಗಾದಿ ಸಹಿತಾನಿ ಪಾಪಬಂಧಕಾರಣಾನಿ ಚ ಏಧಾನುವಾದಸಂಜ್ಞಿತದಶಮಪೂರ್ವಾಶ್ರಂತಂ ಪರಿತ್ಯಾ ಭಗ್ಗಪ್ರರೂಪಾದಿ- ವದಿತಿ ಭಾವಾಧರಃ ॥೯೯॥

### ಗಾಢ - ೯೯

**ಅನ್ನಯಾಧರ :-** [ಜಾಸು] ಯಾವ ಜೀವನ [ಜೀಯ-ಮಣಿ] ತನ್ನ ಮನಸ್ಸಿನಲ್ಲಿ [ಜೀಮೃಲಲು ಅಪ್ಣ] ನಿಮ್ಮಾಲನಾದ ಆತ್ಮನು [ಜೀಯಮೇಂ] ನಿಶ್ಚಯದಿಂದ [ಇ ವಸೇಳಿ] ವಾಸಿಸುವುದಿಲ್ಲ [ತಾಸು] ಅವನಿಗೆ [ಸತ್ತಾ-ಪುರಾಣಿಂ ತಪ-ಚರಣ] ಶಾಸ್ತ್ರ, ಪುರಾಣ ಮತ್ತು ತಪಸ್ಸಗಳು [ಮುಕ್ಷಾ ವಿ] ಮೋಕ್ಷವನ್ನು ಕೂಡ  
[ಕರಹಿಂ ಕಿ] ಮಾಡುವ ಸಾಧ್ಯತೆಯಿದೆಯೇನು ?

**ಭಾವಾಧರ :-** ವೀತರಾಗ ನಿವಿಕಲ್ಪಸಮಾಧಿರೂಪದ ಶುದ್ಧಾತ್ಮ ಭಾವನೆಯು ಯಾವನಿಗೆ ಇಲ್ಲ ಆತನ ಶಾಸ್ತ್ರ, ಪುರಾಣ ಮತ್ತು ತಪಶ್ಚರಣಗಳು ನಿರಘರ್ಣಕವಿವೆ.

**ಪ್ರಶ್ನೆ :-** ಹಾಗಾದರೆ ಅವು ಸರ್ವಧಾ ನಿಷ್ಪಾಲವಿವೆಯೇನು ?

**ಉತ್ತರ :-** ಸರ್ವಧಾ ಇಲ್ಲ (ಅವು ಸರ್ವಧಾ ನಿಷ್ಪಾಲವಿಲ್ಲ); ಆದರೆ ವೀತರಾಗ ಸಮ್ಯಕ್ತ ದೂಪದ ಶುದ್ಧಾತ್ಮನೇ ಉಪಾದೇಯವಿರುವಂಥ ಭಾವನೆಸಹಿತವಾಗಿದ್ದರೆ ಅವು ಮೋಕ್ಷದ ಬಹಿರಂಗ ಸಹಕಾರಿ ಕಾರಣಗಳವೇ ಮತ್ತು ಅದರ ಅಭಾವದಲ್ಲಿ ಅವು ಪ್ರಣಾಬಂಧದ ಕಾರಣವಿವೆ. ಇನ್ನು ಅವು ಏಧಾತ್ಮ, ರಾಗ ಮೊದಲಾದವರ್ಗಳ

ಯಾವನ ನಿಜಮನದಲ್ಲಿ ನಿಶ್ಚಯದಿ ನಿಮ್ಮಾಲಾತ್ಮನು ವಾಸಿಸನು ।  
ಅವನಿಗೆ ಶಾಸ್ತ್ರ ಪುರಾಣ ತಪಸ್ಸಗಳೇನು ಮೋಕ್ಷವದಕೊಡುವವೆ ॥೯೯॥

ಅಥಾತ್ವನಿ ಜ್ಞಾತೇ ಸರ್ವ ಜ್ಞಾತಂ ಭವತೀತಿ ದರ್ಶಯತಿ-

ಜೋಜಿಯ ಅಪ್ಪೇ ಜಾಣೆಷಣ ಜಗು ಜಾಣೆಯಲು ಹವೇಜ್ |  
ಅಪ್ಪಹ ಕೇರಳ ಭಾವಡಳ ಬಿಂಬಿಲು ಜೇಣ ವಸೇಜ್ ||೯೯||

ಯೋಗಿನ್ ಆತ್ಮನಾ ಜ್ಞಾನೇನ ಜಗತ್ ಜ್ಞಾತಂ ಭವತಿ |  
ಆತ್ಮನಃ ಸಂಬಂಧಿನಿ ಭಾವೇ ಬಿಂಬಿತಂ ಯೀನ ವಸತಿ ||೯೯||

ಜೋಜಿಯ ಅಪ್ಪೇಂ ಜಾಣೆಷಣ ಹೇ ಯೋಗಿನ್ ಆತ್ಮನಾ ಜ್ಞಾತೇನ | ಕಿಂ ಭವತಿ | ಜಗು ಜಾಣೆಯಲು ಹವೇಜ್ ಜಗತ್ತಿಭುವನಂ ಜ್ಞಾತಂ ಭವತಿ | ಕಷ್ಟಾತ್ | ಅಪ್ಪಹಂ ಕೇರಳ ಭಾವಡಳ ಬಿಂಬಿಲು ಜೇಣ ವಸೇಜ್ ಆತ್ಮನಃ ಸಂಬಂಧಿನಿ ಭಾವೇ ಕೇವಲಜ್ಞಾನಪರ್ಯಾಯೀ ಬಿಂಬಿತಂ ಪ್ರತಿಬಿಂಬಿತಂ ಯೀನ ಕಾರಣೇನ ವಸತಿ ತಿಷ್ಣತೀತಿ | ಅಯಮಭಾಃ | ಏತರಾಗನಿವಿಕೆಕಲ್ಪ ಸ್ವಸಂವೇದನಜ್ಞಾನೇನ ಪರಮಾತ್ಮತತ್ತ್ವೀ ಜ್ಞಾತೇ ಸತಿ ಸಮಸ್ತದ್ವಾದಶಾಂಗಾಗಮಸ್ತರೂಪಂ ಜ್ಞಾತಂ ಭವತಿ | ಕಷ್ಟಾತ್ | ಯಸ್ಯಾದಾಫಿವಾಂಡವಾದಯೋ ಮಹಾಪುರುಷಾ ಜಿನದೀಕ್ಷಾಗೃಹಿತಾದ್ವಾದಶಾಂಗಂ ಪರಿತ್ವಾದಾದಶಾಂಗಾಧ್ಯಯನಫಲಭೂತೇ ನಿಶ್ಚಯರತ್ತತ್ಯಾತ್ಮಕೇ ಪರಮಾತ್ಮಧ್ಯಾನೇ ತಿಷ್ಣಂತಿ ತೇನ ಕಾರಣೇನ ಏತರಾಗಸ್ವಸಂವೇದನಜ್ಞಾನೇನ ನಿಜಾತ್ವನಿ ಜ್ಞಾತೇ ಸತಿ ಸರ್ವಂ ಜ್ಞಾತಂ ಭವತೀತಿ | ಅಥವಾ ನಿವಿಕಲ್ಪ ಸಮಾಧಿಸಮುತ್ಪನ್ಮ ಪರಮಾನಂದಸುಖರಣಾಸ್ವಾದೇ ಜಾತೇ ಸತಿ ಪುರುಷೋ ಜಾನಾತಿ | ಕಿಂ ಜಾನಾತಿ | ವೇತ್ತಿ ಮಮ ಸ್ತರೂಪಮನ್ಯದೇಹರಾಗಾದಿಕಂ ಪರಮಿತಿ ತೇನ ಕಾರಣೇನಾತ್ವನಿ ಜ್ಞಾತೇ ಸರ್ವಂ ಜ್ಞಾತಂ

ಸಹಿತವಾಗಿದ್ದರೆ ಪಾಪ ಬಂಧದ ಕಾರಣವಿವೆ. ಹೇಗೆಂದರೆ ರುದ್ರ ಪುರುಷರಿಗೆ ವಿದ್ಯಾನುವಾದ ನಾಮದ ಹತ್ತನೆಯ ಪೂರ್ವದ ವರೆಗಿನ ಶಾಸ್ತ್ರದ ಪರಣವಾಗಿದ್ದರೂ ಅದು ಪಾಪಬಂಧದ ಕಾರಣವಾಗಿತ್ತು.

ಆತ್ಮನನ್ನ ತಿಳಿದುಕೊಂಡರೆ ಎಲ್ಲವನ್ನ ತಿಳಿದುಕೊಂಡಂಡಂತೆಯಂದು ಈಗ ಹೇಳುತ್ತಾರೆ,-

### ಗಾಢ - ೯೯

ಅನ್ಯಯಾಭಾ : - [ಜೋಜಿಯ] ಎಲ್ಲೆ ಯೋಗಿಯೇ ! [ಅಪ್ಪೇಂ ಜಾಣೆಯೀಣ] ಓರ್ವ ತನ್ನ ಆತ್ಮನನ್ನ ತಿಳಿಯುವುದರಿಂದ [ಜಗು ಜಾಣೆಯಲು ಹವೇಜ್] ಮೂರು ಲೋಕಗಳು ತಿಳಿದು ಬರುತ್ತವೆ [ಜೇಣ] ಏಕೆಂದರೆ [ಅಪ್ಪಹಂ ಕೇರಳ ಭಾವಡಳ] ಆತ್ಮನ ಕೇವಲಜ್ಞಾನ ಪರ್ಯಾಯದಲ್ಲಿ [ಬಿಂಬಿಲು ವಸೇಜ್] ಅವು ಪ್ರತಿಬಿಂಬಿತವಾಗಿ ವಾಸಿಸುತ್ತವೆ.

ಭಾವಾಭಾ : - ಏತರಾಗ ನಿವಿಕಲ್ಪ ಸ್ವಸಂವೇದನರೂಪ ಜ್ಞಾನದಿಂದ ಪರಮಾತ್ಮ ತತ್ತ್ವವನ್ನ ತಿಳಿದುಕೊಂಡರೆ ಸಮಸ್ತ ಹನ್ಸೇರಡು ಅಂಗಗಳ ಸ್ತರೂಪವು ತಿಳಿದು ಬರುತ್ತದೆ ಏಕೆಂದರೆ ೧) ರಾಮ, ಪಾಂಡವ ಮೌರ್ಯರಾದ ಮಹಾಪುರುಷರು ಜಿನದೀಕ್ಷೆ ಸ್ವೀಕರಿಸಿ ಹನ್ಸೇರಡು ಅಂಗಗಳನ್ನ ಪರಿಸಿ, ಹನ್ಸೇರಡು ಅಂಗಗಳ ಅಧ್ಯಯನದ ಫಲಸ್ವರೂಪವಾದ ನಿಶ್ಚಯರತ್ತತ್ಯಾತ್ಮಕ ಪರಮಾತ್ಮಧ್ಯಾನದಲ್ಲಿ ೧೯ನರಿರುಪುದರಿಂದ ಏತರಾಗ

ಆತ್ಮನನು ತಿಳಿದುಕೊಂಡರೆಲೆ ಯೋಗಿ ಮೂಲೋಕ ತಿಳಿದುಬರುವುದು |  
ಆತ್ಮನ ಕೇವಲಜ್ಞಾನದಲ್ಲಿ ಅದು ಪ್ರತಿಫಲಿಸಿ ನೆಲೆಸಿರುವುದು ||೯೯||

ಭವತಿ । ಅಥವಾ ಆತ್ಮ ಕರ್ತಾ ಶ್ರುತ್ಯಜ್ಞಾನರೂಪೇಣ ವ್ಯಾಪ್ತಿ ಜ್ಞಾನೇನ ಕರಣಭೂತೀನ ಸರ್ವ ಲೋಕಾಲೋಕಂ ಜಾನಾತಿ ತೇನ ಕಾರಣೇನಾತ್ಮನಿ ಜ್ಞಾತೀ ಸರ್ವಂ ಜ್ಞಾತಂ ಭವತಿತೀತಿ । ಅಥವಾ ಏಿತರಾಗನಿರ್ವಿಕಲ್ಪತ್ರಿಗುಷ್ಟಿ ಸಮಾಧಿ ಬಲೀನ ಕೇವಲಜ್ಞಾನೋತ್ಪತ್ತಿಬೀಜಭೂತೀನ ಕೇವಲಜ್ಞಾನೇ ಜಾತೀ ಸತಿ ದರ್ಪಣೀ ಬಿಂಬವರ್ತ ಸರ್ವಂ ಲೋಕಾಲೋಕಸ್ವರೂಪಂ ನಿಜಾಯತ್ವಂ ಇತಿ ಹೇತೋರಾತ್ಮನಿ ಜ್ಞಾತೀ ಸರ್ವಂ ಜ್ಞಾತಂ ಭವತಿತೀತಿ ಅತ್ಯೇದಂ ವ್ಯಾಖ್ಯಾನಚಕ್ತಿಪ್ರಯಂ ಜ್ಞಾತಾಂಬಾಹ್ಯಭಂತರಪರಿಗ್ರಹತಾಗಂ ಕೃತ್ಯಾಸರ್ವತಾತ್ಪರ್ಯೇಣ ನಿಜಶುದ್ಧಾತ್ಮಭಾವನಾ-ಕರ್ತವ್ಯೇತಿ ತಾತ್ಪರ್ಯಾರ್ಥ । ತಥಾ ಚೋಕ್ತಂ ಸಮಯಸಾರೇ-‘ಚೋ ಪಸ್ಸಿ ಇ ಅಪ್ಪಣಂ ಅಬದ್ದಪ್ರಾಣಂ ಅಣಣಾಮವಿಸೇಸಂ । ಅಪದೇಷಸುತ್ತಮಜ್ಞಂ ಪಸ್ಸಿ ಜಿಣಸಾಸಣಂ ಸವ್ವಂ’ ||೯||

ಅಧ್ಯೇತದೇವ ಸಮಧಾಯತಿ-

**ಅಪ್ಪ-ಸಹಾವಿ ಪರಿಟ್ಯಿಯಹ ಏಹಲು ಹೋಜ ವಿಸೇಸು ।**

**ದೀಸಜ ಅಪ್ಪ-ಸಹಾವಿ ಲಹು ಲೋಯಾಲೋಲು ಅಸೇಸು ॥೧೦೧॥**

ಸ್ವಪಂವೇದನ ರೂಪದ ಜ್ಞಾನದಿಂದ ನಿಜಾತ್ಮನನ್ನ ತಿಳಿಯುವುದರಿಂದ ಎಲ್ಲವು ತಿಳಿದು ಬರುವುದು. ೧) ಅಥವಾ ನಿರ್ವಿಕಲ್ಪ ಸಮಾಧಿಯಿಂದ ಉತ್ಪನ್ನವಾದ ಪರಮಾನಂದರೂಪ ಸುಖರಸದ ಆಸ್ತಾದವು ಉತ್ಪನ್ನವಾದೊಡನೆ ವ್ಯರುಷನು ‘ನನ್ನ ಸ್ವರೂಪವು ಬೇರೆಯಿದೆ, ದೇಹ-ರಾಗಾದಿಗಳು ಪರವಿವೆಯಿಂದ ತಿಳಿಯುತ್ತಾನೆ, ಅದರಿಂದ ಆತ್ಮನನ್ನ ತಿಳಿಯುವುದರಿಂದ ಎಲ್ಲವು ತಿಳಿದು ಬರುವುದು. ೨) ಅಥವಾ ಕರ್ತಾರೂಪದ ಆತ್ಮನು ಕರಣಭೂತ ಶ್ರುತ್ಯಜ್ಞಾನ ರೂಪದ ವ್ಯಾಪ್ತಿ ಜ್ಞಾನದಿಂದ ಸಮಸ್ತ ಲೋಕವನ್ನ ತಿಳಿಯುತ್ತಾನೆ, ಅದರಿಂದ ಆತ್ಮನನ್ನ ತಿಳಿಯುವುದರಿಂದ ಎಲ್ಲವು ತಿಳಿದು ಬರುವುದು. ೩) ಅಥವಾ ಕೇವಲಜ್ಞಾನದ ಉತ್ಪತ್ತಿಯ ಬೀಜರೂಪವಾದ ಏಿತರಾಗ ನಿರ್ವಿಕಲ್ಪ ಶ್ರಿಗುಷ್ಟಿಯುಕ್ತ ಸಮಾಧಿಯ ಬಲದಿಂದ ಕೇವಲಜ್ಞಾನವು ಉತ್ಪನ್ನವಾದೊಡನೆ ಯಾವ ಪ್ರಕಾರ ಕನ್ನಡಿಯಲ್ಲಿ ಪದಾರ್ಥಗಳು ಪ್ರತಿಬಿಂಬಿತವಾಗುತ್ತವೆ ಅದೇ ಪ್ರಕಾರ ಸಮಸ್ತ ಲೋಕದ ಸ್ವರೂಪವು ತಿಳಿದು ಬರುವುದು, ಅದಕ್ಕಾಗಿ ಆತ್ಮನನ್ನ ತಿಳಿಯುವುದರಿಂದ ಎಲ್ಲವು ತಿಳಿದು ಬರುವುದು.

ಈ ನಾಲ್ಕು ಪ್ರಕಾರದ ವ್ಯಾಖ್ಯಾನವನ್ನ ತಿಳಿದುಕೊಂಡು ಬಾಹ್ಯಭ್ಯಂತರ ಪರಿಗ್ರಹದ ತಾಗ ಮಾಡಿ ಸಮಸ್ತ ತಾತ್ಪರ್ಯದಿಂದ ನಿಜಶುದ್ಧಾತ್ಮನ ಭಾವನೆ ಮಾಡುವುದು ಕರ್ತವ್ಯವಿದೆಯೆಂಬುದು ಇಲ್ಲಿನ ಭಾವಾರ್ಥವಿದೆ. ಶ್ರೀಸಮಯಸಾರದ ಇಂಸೆಯ ಗಾಢೆಯಲ್ಲಾ ಹೀಗೆ ಹೇಳಿದೆ - ‘ಯಾವ ವ್ಯರುಷನು ಆತ್ಮನನ್ನ ಅಬದ್ದ ಸ್ವಪ್ಪ, ಅನನ್ನ, ಅವಶೇಷ (ಹಾಗೂ ಉಪಲಕ್ಷಣದಿಂದ ನಿಯತ ಮತ್ತು ಅಸಂಯುಕ್ತ)ವೆಂದು ನೋಡಿದ್ದಾನೆ ಅವನು ಸಮಸ್ತ ಜಿನಶಾಸನವನ್ನ ನೋಡಿದ್ದಾನೆ. ಆ ಜಿನಶಾಸನವು ಬಾಹ್ಯ ದ್ರವ್ಯಶ್ರುತ ಮತ್ತು ಅಭ್ಯಂತರ ಜ್ಞಾನರೂಪವಾದ ಭಾವಶ್ರುತವುಳ್ಳದಿದೆ.

ಈಗ ಮತ್ತೆ ಇದೇ ಮಾತಿನ ಸಮಧಾನ ಮಾಡುತ್ತಾರೆ,-

**ಆತ್ಮಸಭಾವದಲಿ ನೆಲೆನಿಂತವಗೆ ಸಮಸ್ತ ಲೋಕಾಲೋಕವು ।**

**ಆತ್ಮ ಸಭಾವದಲಿ ಶೀಘ್ರ, ಕಂಡುಬರುವುದೊಂದು ವಿಶೇಷವಿದೆ ॥೧೦೨॥**

ಅತ್ಯಸ್ಥಭಾವೇ ಪ್ರತಿಷ್ಠಿತಾನಾಂ ಏಷ ಭವತಿ ವಿಶೇಷಃ ।  
ದೃಶ್ಯತೇ ಅತ್ಯಸ್ಥಭಾವೇ ಲಘು ಲೋಕಾಲೋಕಃ ಅಶೇಷಃ ॥१००॥

ಅಪ್ಸಹಾವಿ ಪರಿಟ್ಯಿಯಹಂ ಅತ್ಯಸ್ಥಭಾವೇ ಪ್ರತಿಷ್ಠಿತಾನಾಂ ಪುರುಷಾಳಾಂ, ಏಹಲು ಹೋಜು ವಿಸೇಸು ಏಷ ಪ್ರತ್ಯಕ್ಷಿಭೂತೋ ವಿಶೇಷೋ ಭವತಿ । ಏಷ ಕಃ । ದೀಂಜಿ ಅಪ್ಸಹಾವಿ ಲಹು ದೃಶ್ಯತೇ ಪರಮಾತ್ಮ- ಸ್ಥಭಾವೇ ಸಿಫಿತಾನಾಂ ಲಘು ಶೀಷ್ಪುರ್ವಾ । ಅಧವಾ ಪಾಠಾಂತರಂ ‘ದೀಂಜಿ ಅಪ್ಸ ಸಹಾಲು ಲಹು’ । ದೃಶ್ಯತೇ, ಸಕಃ, ಆತ್ಯಸ್ಥಭಾವಃ ಕರ್ಮತಾಪನ್ಮೋ, ಲಘು ಶೀಷ್ಪುರ್ವಾ । ನ ಕೇವಲಮಾತ್ರಾಸ್ಥಭಾವೋ ದೃಶ್ಯತೇ ಲೋಯಾ- ಲೋಳು ಅಸೇಸು ಲೋಕಾಲೋಕಸ್ಥರೂಪಮಪ್ಯಶೇಷಂ ದೃಶ್ಯತ ಇತಿ । ಅತ್ಯ ವಿಶೇಷೇಣ ಪೂರ್ವಸೂತ್ರೋಕ್ತಮೇವ ವ್ಯಾಖ್ಯಾನಕತ್ವಪ್ರಯಂ ಜ್ಞಾತವ್ಯಂ ಯಸ್ವಾತ್ಸೈಪ ವೃದ್ಧಮತಸಂವಾದರೂಪತ್ವಾದಿತಿ ಭಾವಾಧಃ ॥१००॥

ಅತೋಽಮುಮೇವಾಧರ್ಮಂ ದೃಷ್ಟಾಂತದಾಷ್ಟಾಂತಾಭಾಗಂ ಸಮರ್ಥ-ಯತಿ-

ಅಪ್ಸ್ಯ ಪರ್ಯಾಸಜಿ ಅಪ್ಸ್ಯ ಪರು ಜಿಮು ಅಂಬರಿ ರವಿ-ರಾಲು ।  
ಜೋಜಿಯ ಏತ್ಯಾ ಮ ಭಂತಿ ಕರಿ ಏಹಲು ವತ್ತಾ-ಸಹಾಲು ॥१०१॥

### ಗಾಢ - १००

ಅನ್ವಯಾಧರ್ಮ :- [ಅಪ್ಸಹಾವಿ] ಅತ್ಯನ ಸ್ಥಭಾವದಲ್ಲಿ [ಪರಿಟ್ಯಿಯಹ] ಸ್ಥಿರವಿರುವ ಪುರುಷರ [ಏಹಲು ವಿಸೇಸು ಹೋಜು] ಪ್ರತ್ಯಕ್ಷಿವಿರುವ ವಿಶೇಷತೆಯೇನೆಂದರೆ [ಅಪ್ಸ-ಸಹಾವಿ] ಪರಮಾತ್ಮ ಸ್ಥಭಾವದಲ್ಲಿ ಸ್ಥಿರವಿರುವ ಪುರುಷರು [ಅಸೇಸು ಲೋಯಾಲೋಳು] ಸಮಸ್ತ ಲೋಕಾಲೋಕದ ಸ್ಥರಾಪವನ್ನು [ಲಹುದೀಂಜಿ] ಶೀಷ್ಪುರ್ವಾಗಿ ನೋಡುತ್ತಾರೆ. ಅಧವಾ ಪಾಠಾಂತರ ‘ದೀಂಜಿ ಅಪ್ಸಹಾಲು ಲಹು’ ಅತ್ಯ ಸ್ಥಭಾವವನ್ನು ಶೀಷ್ಪು ನೋಡುತ್ತಾರೆ, ಕೇವಲ ಆತ್ಯಸ್ಥಭಾವವನ್ನು ನೋಡುತ್ತಾರೆಂದಿಷ್ಟೇ ಇಲ್ಲಿ ಆದರೆ ಸಮಸ್ತ ಲೋಕಾಲೋಕದ ಸ್ಥರಾಪವನ್ನು ಕೂಡ ಶೀಷ್ಪುರ್ವಾಗಿ ನೋಡುತ್ತಾರೆ.

ಭಾವಾಧರ್ಮ :- ಇಲ್ಲಿ ವಿಶೇಷವಾಗಿ ಮೊದಲಿನ ಸೂತ್ರದಲ್ಲಿ ಹೇಳಿದ ನಾಲ್ಕು ವ್ಯಾಖ್ಯಾನಗಳನ್ನು ತಿಳಿಯುವ ಕಾರಣವೇನೆಂದರೆ ಆ ವ್ಯಾಖ್ಯಾನದ ಪ್ರಮಾಣರೂಪದಲ್ಲಿ ವೃದ್ಧ ಆಚಾರ್ಯರುಗಳ ಸಾಕ್ಷಿಯು ಕೂಡ ದೊರಕಿಕೊಂಡಿದೆ.

ಕಃಗ ಇದೇ ಅಧರ್ಮವನ್ನು ದೃಷ್ಟಾಂತ-ದಾಷ್ಟಾಂತದಿಂದ ದೃಢಪಡಿಸುತ್ತಾರೆ,-

### ಗಾಢ - १०१

ಅನ್ವಯಾಧರ್ಮ :- [ಜಿಮು] ಯಾವ ಪ್ರಕಾರ [ಅಂಬರಿ] ಆಕಾಶದಲ್ಲಿ [ರವಿ-ರಾಲು] ಸೂರ್ಯನ ಪ್ರಕಾಶವು ತನ್ನನ್ನು ಮತ್ತು ಪರವನ್ನು ಪ್ರಕಾಶಿಸುತ್ತದೆ ಅದೇ ಪ್ರಕಾರ [ಅಪ್ಸ್ಯ] ಅತ್ಯನ್ನು [ಅಪ್ಸ್ಯ] ಆತ್ಯನನ್ನು (ತನ್ನನ್ನು) [ಪರು] ಪರವನ್ನು ಪ್ರಕಾಶಿಸುತ್ತಾನೆ, ಆದುದರಿಂದ [ಜೋಜಿಯ] ಎಲ್ಲೆ ಯೋಗಿಯೇ [ವತ್ತಾ] ಇದರಲ್ಲಿ ನೀನು

ಗಗನದಿ ರವಿಕಿರಣದಂತಾತ್ಮ ತನ್ನನು ಪರವನು ಬೆಳಗುವನು ।  
ಯೋಗಿಯಿದರಲ್ಲಿ ಭೂಮೆ ಮಾಡಬೇಡಿದು ವಸ್ತುಸ್ಥಭಾವವಿದೆ ॥१०१॥

ಆತ್ಮಪ್ರಕಾಶಯತಿ ಆತ್ಮನಂ ಪರಂ ಯಥಾ ಅಂಬರೇ ರವಿರಾಗಃ ।  
ಯೋಗಿನ್ ಅತ್ರ ಮಾ ಭಾಂತಿಂ ಕುರು ಏಷ ವಸ್ತುಸ್ಥಾವಃ ॥೧೦೧॥

ಅಪ್ಯಂ ಪರಮಾಸ್ಯಾ ಆತ್ಮ ಕರ್ತಾ ಪ್ರಕಾಶಯತಿ । ಕರ್ಮ್ | ಅಪ್ಯಂ ಪರು ಆತ್ಮನಂ ಪರಂ ಚ । ಯಥಾ ಕಃ ಕಂ ಪ್ರಕಾಶಯತಿ । ಜಿಮು ಅಂಬರಿ ರವಿರಾಳಿ ಯತಾ ಯೇನ ಪ್ರಕಾರೇಣ ಅಂಬರೇ ರವಿರಾಗಃ । ಜೋಜಿಯ ಏತ್ತು ಮಂಭಂತಿ ಕರಿ ಏಹಲು ವತ್ತಿ ಸಹಾಲು ಹೇ ಯೋಗಿನ್ ಅತ್ರ ಭಾಂತಿಂ ಮಾ ಕಾಷೀಃ, ಏಷ ವಸ್ತುಸ್ಥಾವಃ ಇತಿ । ತದ್ವಥಾ । ಯಥಾ ನಿಮ್ಮೇಖಾಕಾರೇ ರವಿರಾಗೋ ರವಿಪ್ರಕಾಶಃ ಸ್ವಂ ಪರಂ ಚ ಪ್ರಕಾಶಯತಿ ತಥಾ ಏಿತರಾಗನಿವಿಕಲ್ಪ ಸಮಾಧಿರೂಪೇ ಕಾರಣಸಮಯಸಾರೇ ಸ್ಥಿತಾ ಮೋಹಮೇಘಪಟಲೇ ವಿನಷ್ಟೇ ಸತಿ ಪರಮಾತ್ಮಾ ಭದ್ರಸ್ಥಾಪಣಾಯಾಂ ಏಿತರಾಗಭೇದಭಾವನಾಜ್ಞಾನೇನ ಸ್ವಂ ಪರಂ ಚ ಪ್ರಕಾಶಯತೀತೈಷ ಪಶ್ಚಾದಹರ್ವದವಸ್ಥಾ-ರೂಪಕಾರ್ಯಸಮಯಸಾರರೂಪೇಣ ಪರಿಣಮ್ಯ ಕೇವಲಜ್ಞಾನೇನ ಸ್ವಂ ಪರಂ ಚ ಪ್ರಕಾಶಯತೀತೈಷ ಆತ್ಮವಸ್ತು ಸ್ಥಾವಃ ಸಂದೇಹೋ ನಾಷ್ಟಿತಿ । ಅತ್ರ ಯೋಗಸೌ ಕೇವಲಜ್ಞಾನಾದ್ಯಾನಂತರಿತಪ್ಯಾಯವ್ಯಕ್ತಿರೂಪಃ ಕಾರ್ಯಸಮಯಸಾರಃ ಸ ಏಷೋಪಾದೇಯ ಇತ್ಯಭಿಪ್ರಾಯಃ ॥೧೦೧॥

ಅಥಾಸ್ಯಾವಾಧೇ ಪ್ರಸರಣಿ ವ್ಯಕ್ತಫಾಂ ದೃಷ್ಟಾಂತಮಾಹ-

ತಾರಾಯಣ ಜಲಿ ಬಿಂಬಿಯಲು ಣಮ್ಮುಲಿ ದೀಷಜ ಜೀಮ್ |  
ಅಪ್ಯಾಪಿ ಣಮ್ಮುಲಿ ಬಿಂಬಿಯಲು ಲೋಯಾಲೋಲು ವಿ ತೇಮ್ ॥೧೦೨॥

[ಭಂತಿ] ಭಾಂತಿ [ಮ ಕರಿ] ಪಡಬೇಡ ಏಕೆಂದರೆ [ಏಹಲು ವತ್ತಿ-ಸಹಾಲು] ಇದುವೇ ವಸ್ತುವಿನ ಸ್ಥಾವವಿದೆ.

**ಭಾವಾಧ್ಯ :**- ಯಾವ ಪ್ರಕಾರ ಮೋಡವಿಲ್ಲದ ನಿರ್ಮಲವಾದ ಆಕಾಶದಲ್ಲಿ ಸೂರ್ಯನ ಪ್ರಕಾಶವು ತನ್ನನ್ನ ಮತ್ತು ಪರವದಾಧ್ಯಗಳನ್ನ ಪ್ರಕಾಶಿಸುತ್ತದೆ ಅದೇ ಪ್ರಕಾರ ಏಿತರಾಗ ನಿರ್ವಿಕಲ್ಪ ಸಮಾಧಿರೂಪವಾದ ಕಾರಣ ಸಮಯಸಾರದಲ್ಲಿ ಸ್ಥಿರವಿದ್ವಕೊಂಡು ಮೋಹದೂಪದ ಮೇಘಪಟಲವು ನಾಶವಾದೊಡನೆ ಪರಮಾತ್ಮನು ಭದ್ರಸ್ಥ-ಅವಸ್ಥೆಯಲ್ಲಿ ಏಿತರಾಗ ಭೇದಭಾವನಾರೂಪದ ಜ್ಞಾನದಿಂದ ತನ್ನನ್ನ ಮತ್ತು ಪರವನ್ನ ಪ್ರಕಾಶಿಸುತ್ತಾನೆ, ಅನಂತರ ಅರಹಂತ-ಅವಸ್ಥಾರೂಪದ ಕಾರ್ಯಸಮಯಸಾರರೂಪದಿಂದ ಪರಿಣಮಿಸಿ ಕೇವಲಜ್ಞಾನದಿಂದ ತನ್ನನ್ನ ಮತ್ತು ಪರವನ್ನ ಪ್ರಕಾಶಿಸುತ್ತಾನೆ. ಇದು ಆತ್ಮವಸ್ತುವಿನ ಸ್ಥಾವವಿದೆಯಿಂಬುದರಲ್ಲಿ ಸಂದೇಹವಿಲ್ಲ.

ಕೇವಲಜ್ಞಾನ ಮೋದಲಾದ ಅನಂತ ಚತುಷ್ಪಯಗಳ ವ್ಯಕ್ತರೂಪವಾದ ಯಾವ ಕಾರ್ಯಸಮಯಸಾರವಿದೆ ಅದೇ ಉಪಾದೇಯವಿದೆಯಿಂಬುದು ಇಲ್ಲಿನ ಅಭಿಪ್ರಾಯವಿದೆ.

ಈಗ ಮತ್ತೆ ಇದೇ ಅಧ್ಯವನನ್ನ ಸ್ವಷ್ಟಪಡಿಸುವ ಸಲುವಾಗಿ ದೃಷ್ಟಾಂತ ಹೇಳುತ್ತಾರೆ,-

**ಗಾಢ - ೧೦೨**

**ಅನ್ವಯಾಧ್ಯ :-** [ಜೀಮ್] ಯಾವ ಪ್ರಕಾರ [ತಾರಾಯಣ] ನಕ್ಷತ್ರಗಳ ಸಮಾಹವು [ಣಮ್ಮುಲಿ ಜಲಿ]

ಹೇಗೆ ನಿರ್ಮಲ ನೀರಿನಲಿ ಉಡುಗಣ ಪ್ರತಿಬಿಂಬಿ ತೋರುವುದು ।  
ಹಾಗೆ ನಿರ್ಮಲಾತ್ಮನಲಿ ಲೋಕಾಲೋಕವು ಬಿಂಬಿ ತೋರುವುದು ॥೧೦೨॥

**ತಾರಾಗಣಃ ಜಲೇ ಬಿಂಬಿತಃ ನಿಮುಳೇ ದೃಶ್ಯತೇ ಯಥಾ ।  
ಅತ್ಯನಿ ನಿಮುಳೇ ಬಿಂಬಿತಂ ಲೋಕಾಲೋಕಮಪಿ ತಥಾ ॥१०७॥**

ತಾರಾಯನು ಜಲಿ ಬಿಂಬಿಯಲು ತಾರಾಗಣೋ ಜಲೇ ಬಿಂಬಿತಃ ಪ್ರತಿಷ್ಠಿತಃ । ಕಥಂಭೂತೇ ಜಲೇ । ನೀಮ್ಮಲಿ ದೀಸಣಿ ಜೇಮ ನಿಮುಳೇ ದೃಶ್ಯತೇ ಯಥಾ । ದಾಷ್ಟಾಂತರ್ಮಾಹ । ಅಪ್ಪ ಇ ನೀಮ್ಮಲಿ ಬಿಂಬಿಯಲು ಲೋಯಾಲೋಲು ಏ ತೇಮ ಆತ್ಮನಿ ನಿಮುಳೇ ಮಿಥ್ಯಾತ್ಮರಾಗಾದಿವಿಕಲ್ಪಜಾಲರಹಿತೇ ಬಿಂಬಿತಂ ಲೋಕಾಲೋಕಮಪಿ ತಥಾ ದೃಶ್ಯತೇ ಇತಿ । ಅತ್ಯ ವಿಶೇಷವ್ಯಾಖ್ಯಾನಂ ಯದೇವ ಪೂರ್ವದೃಷ್ಟಾಂತಸೂತ್ರೇ ವ್ಯಾಖ್ಯಾನಮತ್ತಾಪಿ ತದೇವ ಜ್ಞಾತವ್ಯಮ್ । ಕಸ್ತ್ರಾತ್ । ಅಯಮಪಿ ತಸ್ಯ ದೃಷ್ಟಾಂತಸ್ಯ ದೃಷ್ಟಿಕರಣಾರ್ಥಾವಿತಿ ಸೂತ್ರತಾತ್ಪರ್ಯಾರ್ಥಃ ॥१०७॥

ಅಥಾತ್ವಾ ಪರಶ್ಚ ಯೇನಾತ್ಮೇ ನಾ ಜ್ಞಾನೇನ ಜ್ಞಾಯತೇ ತಮಾತ್ಮಾನಂ ಸ್ವಸಂವೇದನಜ್ಞಾನಬಲೇನ ಜಾನೀಹೀತಿ ಕಥಯತಿ-

**ಅಪ್ಪು ಎ ಪರು ಎ ವಿಯಾಣಿಜ ಜೇ ಅಪ್ಪೇ ಮುಣಿಪಣ ।  
ಸೋ ಜೀಯ-ಅಪ್ಪಾ ಜಾಣ ತುಹು ಜೋಜಿಯ ಣಾಣ-ಬಲೇಣ ॥१०८॥**

ನಿಮುಳವಾದ ಜಲದಲ್ಲಿ [ಬಿಂಬಿಯಲು] ಪ್ರತಿಬಿಂಬಿತವಾಗಿ [ದೀಸಣಿ] ಕಂಡು ಬರುತ್ತದೆ [ತೇಮ] ಅದೇ ಪ್ರಕಾರ [ನೀಮ್ಮಲಿ ಅಪ್ಪವಿ] ಮಿಥ್ಯಾತ್ಮ, ರಾಗ ಮೊದಲಾದ ವಿಕಲ್ಪಜಾಲದಿಂದ ರಹಿತನಾದ ನಿಮುಳ ಆತ್ಮನಲ್ಲಿ [ಲೋಯಾಲೋಲು ಏ] ಲೋಕಾಲೋಕವು ಕೂಡ [ಬಿಂಬಿಯಲು] ಪ್ರತಿಬಿಂಬಿತವಾಗಿ ತಿಳಿದು ಬರುತ್ತದೆ.

**ಭಾವಾರ್ಥ :-** ಮೊದಲಿನ ದೃಷ್ಟಾಂತ ಸೂತ್ರದಲ್ಲಿ ಯಾವ ವಿಶೇಷ ವ್ಯಾಖ್ಯಾನವನ್ನ ಹೇಳಲಾಗಿತ್ತು ಅದೇ ವ್ಯಾಖ್ಯಾನವನ್ನ ಇಲ್ಲಿ ಕೂಡ ತಿಳಿಯಬೇಕು ಏಕೆಂದರೆ ಈ ಸೂತ್ರವು ಕೂಡ ಆ ದೃಷ್ಟಾಂತವನ್ನ ದೃಢ ಮಾಡುವ ಸಲುವಾಗಿ ಇದೆಯೆಂಬುದು ಈ ಸೂತ್ರದ ತಾತ್ಪರ್ಯಾರ್ಥವಿದೆ.

ಯಾವ ಆತ್ಮನನ್ನ ತಿಳಿಯುವುದರಿಂದ ಸ್ವ ಮತ್ತು ಪರಗಳು ತಿಳಿದು ಬರುತ್ತವೆ ಆ ಆತ್ಮನನ್ನ ನೀನು ಸ್ವ-ಸಂವೇದನರೂಪ ಜ್ಞಾನದ ಬಲದಿಂದ ತಿಳಿದುಕೊಳ್ಳಿದು ಈಗ ಹೇಳುತ್ತಾರೆ,-

### ಗಾಢे - ೧೦೯

**ಅನ್ವಯಾರ್ಥ :-** [ಜೇಂ ಅಪ್ಪೇಂ ಮುಣಿಯೇಣ] ಯಾವ ಆತ್ಮನನ್ನ ತಿಳಿಯುವುದರಿಂದ [ಅಪ್ಪು ಎ ಪರು ಎ] ಸ್ವ ಮತ್ತು ಪರಗಳು [ವಿಯಾಣಿಜ] ತಿಳಿದು ಬರುತ್ತವೆ [ಸೋ ಜೀಯ-ಅಪ್ಪಾ] ಆ ನಿನ್ನ ಆತ್ಮನನ್ನ [ಜೋ-ಜಿಯ] ಎಲ್ಲೆ ಯೋಗಿಯೇ ! [ತುಹುಂ] ನೀನು [ಣಾಣ-ಬಲೇಣ] ಜ್ಞಾನದ ಬಲದಿಂದ [ಜಾಣ] ತಿಳಿದುಕೊಳ್ಳು.

**ಭಾವಾರ್ಥ :-** ಒಂದು ವೀತರಾಗ ಸದಾನಂದವೇ ಸ್ವಭಾವವಿರುವಂಥ ಆತ್ಮನನ್ನ ತಿಳಿಯುವುದರಿಂದ

**ಹೇಗೆ ನಿಮುಳ ನೀರಿನಲ್ಲಿ ಉಡುಗಣ ಪ್ರತಿಬಿಂಬಿಸಿ ತೋರುವುದು ।  
ಹಾಗೆ ನಿಮುಳಾತ್ಮನಲ್ಲಿ ಲೋಕಾಲೋಕವು ಬಿಂಬಿಸಿ ತೋರುವುದು ॥१०९॥**

ಆತ್ಮಾ ಪರಃ ಅಪಿ ವಿಜ್ಞಾಯತೇ ಯೇನ ಆತ್ಮ ನಾ ವಿಜ್ಞಾತೇನ ।  
ತಂ ನಿಜಾತ್ಮಾ ನಂ ಜಾನೀಹಿ ತ್ವಂ ಯೋಗಿನ್ ಜ್ಞಾನಬಲೇನ ॥१०३॥

ಅಪ್ಯಾ ವಿ ಪರು ವಿ ವಿಯಾಖ್ಯಾಯಜ್ಞ ಜೇಂ ಅಪ್ಸ್ಯೇಂ ಮುಖೀಷಣ ಆತ್ಮಾಪಿ ಪರೋಽಪಿ ವಿಜ್ಞಾಯತೇ ಯೇನ ಆತ್ಮನಾ ವಿಜ್ಞಾತೇನ ಶೋ ಣಿಯ ಅಪ್ಪಾ ಜಾಣ ತುಹುಂ ತಂ ನಿಜಾತ್ಮಾನಂ ಜಾನೀಹಿ ತ್ವಮ್ । ಜೋಜ್ಯಾಯ ಕಾಣಬಲೇಣ ಹೇ ಯೋಗಿನ್, ಕೇನ ಕೃತ್ವಾ ಜಾನೀಹಿ । ಜ್ಞಾನಬಲೇನೇತಿ । ಅಯಮತ್ರಾಧರಃ । ಏತರಾಗ-ಸದಾನಂದೈಕಸ್ಥಭಾವೇನ ಯೇನಾತ್ಮಾನಾ ಜ್ಞಾತೇನ ಸಾತ್ಮಾ ಪರೋಽಪಿ ಜ್ಞಾಯತೇ ತಮಾತ್ಮಾನಂ ಏತರಾಗ-ನಿರ್ವಿಕಲ್ಪಸ್ಯಂವೇದನಜ್ಞಾನಭಾವನಾಸಮುಕ್ತನ್ವಪರಮಾನಂದಸುಖರಸಾಸ್ಥಾದೇನ ಜಾನೀಹಿ ತನ್ಯಯೋ ಭೂತ್ವಾ ಸಮ್ಮಗನುಭವೇತಿ ಭಾವಾಧರಃ ॥१०३॥

ಅತಃ ಕಾರಕಾತ್ಮ ಜ್ಞಾನಂ ಪ್ರಚ್ಛತಿ-

ಜಾಣು ಪರಯಾಸಹಿ ಪರಮು ಮಹು ಕಿಂ ಅಷ್ಟೇ ಬಹುಷಣ ।  
ಜೇಣ ಣಿಯಪ್ಪಾ ಜಾಖ್ಯಾಯಜ್ಞ ಸಾಮಿಯ ಏಕ್ಷ-ಖಿಷೇಣ ॥१०४॥  
ಜ್ಞಾನಂ ಪ್ರಕಾಶಯ ಪರಮಂ ಮಹು ಕಿಂ ಅನ್ಯೇನ ಬಹುನಾ ।  
ಯೇನ ನಿಜಾತ್ಮಾ ಜ್ಞಾಯತೇ ಸಾಪ್ತಿನ್ ಏಕಕ್ಷಣೇನ ॥१०५॥

ಜಾಣು ಪರಯಾಸಹಿ ಪರಮು ಮಹು ಜ್ಞಾನಂ ಪ್ರಕಾಶಯ ಪರಮಂ ಮಹು । ಕಿಂ ಅಷ್ಟೇ ಬಹುಷಣ ಕಿಮನ್ಯೇನ ಜ್ಞಾನರಹಿತೇನ ಬಹುನಾ । ಜೇಣ ಣಿಯಪ್ಪಾ ಜಾಖ್ಯಾಯಜ್ಞ ಯೇನ ಜ್ಞಾನೇನ ನಿಜಾತ್ಮಾ ಜ್ಞಾಯತೇ,

ನಿಜಾತ್ಮ ಮತ್ತು ಪರಗಳು ಕೂಡ ತಿಳಿದು ಬರುತ್ತವೆ ಆ ಆತ್ಮನನ್ನ ಏತರಾಗನಿರ್ವಿಕಲ್ಪಸ್ಯಂವೇದನರೂಪವಾದ ಜ್ಞಾನದ ಭಾವನೆಯಿಂದ ಉತ್ಪನ್ನವಾದ ಪರಮಾನಂದರೂಪಸುಖರಸದ ಆಸ್ಥಾದದಿಂದ ನೀನು ತಿಳಿದುಕೊಳ್ಳು - ತನ್ಯಯನಾಗಿ ಸಮ್ಯಕ್ ಅನುಭವ ಮಾಡಿಕೊಳ್ಳು.

ಈ ಕಾರಣದಿಂದ ಪ್ರಭಾಕರಭಟ್ಟನು ತುಂಬ ವಿನಯದಿಂದ ಜ್ಞಾನದ ಸ್ವರೂಪವನ್ನ ಕೇಳುತ್ತಾನೆ,-

ಗಾಢ - १०४

ಅನ್ಯಯಾಧರ :- [ಸಾಮಿಯ] ಎಲ್ಲೆ ಸಾಪ್ತಿಯೇ ! [ಜೇಣ] ಯಾವ ಜ್ಞಾನದ ಮೂಲಕ [ಏಕ್ಷ-ಖಿಷೇಣ] ನಿಶ್ಚಿತ ಕಾಲದಲ್ಲಿ-ಕ್ಷಣಾಭರದಲ್ಲಿ [ಣಿಯಪ್ಪಾ] ನಿಜಾತ್ಮನು [ಜಾಖ್ಯಾಯ] ತಿಳಿದು ಬರುತ್ತಾನೆ [ಮಹು ಪರಮು ಜಾಣು] ಆ ನನ್ನ ಪರಮ ಜ್ಞಾನವನ್ನು [ಪರಯಾಸಹಿ] ಪ್ರಕಾಶಿತ ಮಾಡಿರಿ, [ಅಷ್ಟೇಂ ಬಹುಷಣ ಕಿಂ] ಜ್ಞಾನವನ್ನು ಹೊರತುಪಡಿಸಿ ಉಳಿದ ಅನೇಕ ಏಕಲ್ಪಜಾಲಗಳಿಂದ ನನಗೆ ಪ್ರಯೋಜನವೇನಿದೆ ?

ಭಾವಾಧರ :- ಈ ಭಗವನ್ ! ಏತರಾಗ ಸ್ವಸ್ಯಂವೇದನರೂಪದ ಜ್ಞಾನದಿಂದ ಒಂದು ಶುದ್ಧ, ಬುದ್ಧಿಸ್ಥಭಾವವಿರುವಂಥ ನಿಜಾತ್ಮನು ಕ್ಷಣಮಾತ್ರದಲ್ಲಿಯೇ ತಿಳಿದುಬರುತ್ತಾನೆ ಅದೇ ಜ್ಞಾನದ ಉಪದೇಶವನ್ನು ನನಗೆ

ಯಾವುದರಿಂದೊಂದು ಚಣದಲಿ ನಿಜಾತ್ಮ ತಿಳಿದುಬರುವನೆಲೆ ಸಾಪ್ತಿ ।  
ಆ ವರಜ್ಞಾನವನೆನಗೆ ವಿಕಸಿಸು ಅನ್ಯವಿಕಲ್ಪದಿಂದೇನು ॥१०५॥

ಸಾಮಿಯ ಏಕ್ಕ ಖಣ್ಡೇಣ ಹೇ ಸಾಮಿನ್ ನಿಯತಕಾಲೀನೇ ಕೆಕ್ಕಣೇನೇತಿ । ತಥಾಹಿ । ಪ್ರಭಾಕರಭಟ್ಟಃ ಪೃಚ್ಛತಿ । ಕಿಂ ಪೃಚ್ಛತಿ । ಹೇ ಭಗವನ್ ಯೇನ ವೀತರಾಗಸ್ಸಸಂಪೇದನಳ್ಳಾನೇನ ಕ್ಷಣಮಾತ್ರೇಜ್ಯವ ಶುದ್ಧ ಬುದ್ಧೈ ಕಸ್ಸಭಾವೋ ನಿಜಾತ್ಯಾ ಜ್ಞಾಯತೇ ತದೇವ ಜ್ಞಾನಂ ಕಥಯ ಕಿಮನ್ಯೇನ ರಾಗಾದಿಪ್ರವರ್ಧಕೇನ ವಿಕಲ್ಪಜಾಲೀನೇತಿ । ಅತ್ಯ ಯೇನ್ಯೈವ ಜ್ಞಾನೇನ ಮಿಥ್ಯಾತ್ಮರಾಗಾದಿವಿಕಲ್ಪರಹಿತೇನ ನಿಜಶುದ್ಧತ್ವಸಂವಿತ್ತಿರೂಪೇಣಾಂತಮೂರ್ಹೋತ್ಯೇನ್ಯೈವ ಪರಮಾತ್ಮ ಸ್ವರೂಪಂ ಜ್ಞಾಯತೇ ತದೇವೋಪಾದೇಯಮಿತಿ ತಾತ್ಪರ್ಯಾಧರಃ ॥೧೦೪॥

ಅತ ಉದ್ಭ್ರಂ ಸೂತ್ರಚತುಷ್ಪಯೇನ ಜ್ಞಾನಸ್ವರೂಪಂ ಪ್ರಕಾಶಯತಿ-

**ಅಪ್ಪಾ ಜಾಣು ಮುಣ್ಡೇಹಿ ತುಹು ಜೊೱ ಜಾಣಿಂ ಅಪ್ಪಾಣು ।  
ಜೀವ-ಪರಿಸಹಿ ತಿತ್ತಿಡಲು ಜಾಣೇ ಗಯಣ-ಪವಾಣು ॥೧೦೫॥**

ಆತ್ಮನಂ ಜ್ಞಾನಂ ಮನ್ಯಸ್ಸ ತ್ವಂ ಯಃ ಜಾನಾತಿ ಆತ್ಮನಮ್ ।  
ಜೀವಪ್ರದೇಶೈಃ ತಾವನಾತ್ಮಂ ಜ್ಞಾನೇನ ಗಗನಪ್ರಮಾಣಮ್ ॥೧೦೬॥

ಅಪ್ಪಾ ಜಾಣು ಮುಣ್ಡೇಹಿ ತುಹುಂ ಪ್ರಭಾಕರಭಟ್ಟ ಆತ್ಮನಂ ಜ್ಞಾನಂ ಮನ್ಯಸ್ಸ ತ್ವಮ್ । ಯಃ ಕಿಂ ಕರೋತಿ । ಜೊೱ ಜಾಣಿಂ ಅಪ್ಪಾಣು ಯಃ ಕತಾರ ಜಾನಾತಿ । ಕಮ್ । ಆತ್ಮನಮ್ । ಕಿಂವಿಶಿಷ್ಟಮ್ । ಜೀವಪರಿಸಹಿಂ ತಿತ್ತಿಡಲು ಜೀವಪ್ರದೇಶೈಸ್ತಾವನಾತ್ಮಂ ಲೋಕಮಾತ್ಪ್ರದೇಶಮ್ । ಅಧವಾ ಪಾಠಾಂತರಮ್ । ಮಾಡಿರಿ, ಉಳಿದ ರಾಗಾದಿಗಳ ವರ್ಧಕವಾದ ವಿಕಲ್ಪಜಾಲದಿಂದ ನನಗೇನು ಪ್ರಯೋಜನವಿದೆಯೆಂದು ಪ್ರಭಾಕರ ಭಟ್ಟನು ಯೋಗೀಂದ್ರದೇವರನ್ನ ಕೇಳುತ್ತಾನೆ,

ಮಿಥ್ಯಾತ್ಮ ರಾಗಾದಿಗಳ ವಿಕಲ್ಪದಿಂದ ರಹಿತ, ನಿಜಶುದ್ಧತ್ವನ ಸಂವಿತ್ತಿರೂಪದ ಜ್ಞಾನದಿಂದ ಪರಮಾತ್ಮನ ಸ್ವರೂಪವು ತಿಳಿದು ಬರುತ್ತದೆ ಅದೇ ಜ್ಞಾನವು ಉಪಾದೇಯವಿದೆಯೆಂಬುದು ಇಲ್ಲಿನ ತಾತ್ಪರ್ಯಾಧರವಿದೆ.

ಅನಂತರ ನಾಲ್ಕು ಗಾಢಾ ಸೂತ್ರಗಳಿಂದ ಶ್ರೀಗುರುಗಳು ಜ್ಞಾನದ ಸ್ವರೂಪವನ್ನ ಪ್ರಕಾಶಿಸುತ್ತಾರೆ,-

### ಗಾಢ - ೧೦೫

**ಅನ್ವಯಾಧರ :-** ಎಲ್ಲೆ ಪ್ರಭಾಕರಭಟ್ಟನೇ ! [ತುಹುಂ] ನೀನು [ಅಪ್ಪಾ] ಆತ್ಮನನ್ಯೇ [ಜಾಣು ಮುಣ್ಡೇಹಿ] ಜ್ಞಾನವೆಂದು ತಿಳಿದುಕೊಳ್ಳು [ಜೊೱ] ಆ ಜ್ಞಾನರೂಪನಾದ ಆತ್ಮನು [ಅಪ್ಪಾಣು] ತನ್ನನ್ನು [ಜೀವ-ಪರಿಸಹಿಂ ತನ್ನ ಜೀವಪ್ರದೇಶಗಳ ಅಪೇಕ್ಷೆಯಿಂದ ಅಷ್ಟ ಮಾತ್ರವೇ ಎಂದರೆ ಲೋಕದ ಪ್ರದೇಶಗಳಷ್ಟೇ ತಿಳಿದುಕೊಂಡಿದ್ದಾನೆ, ಅಧವಾ ಪಾಠಾಂತರದ ಪ್ರಕಾರ ‘ಜೀವ ಪರಿಸಹಿಂ ದೇಹಸಮು’ ಅವನು ತನ್ನನ್ನು ನಿಶ್ಚಯನಯದಿಂದ ಆತ್ಮನ ಪ್ರದೇಶಗಳು ಲೋಕದ ಪ್ರದೇಶಗಳಷ್ಟಿದ್ದರೂ ಕೂಡ ವ್ಯವಹಾರನಯದಿಂದ ಸಂಕೋಚ-ವಿಸ್ತಾರದ ಧರ್ಮವಿರುವುದರಿಂದ ದೇಹಪ್ರಮಾಣವಾಗಿ ತಿಳಿದಿದ್ದಾನೆ ಮತ್ತು [ಜಾಣೇಂ ಗಯಣ-ಪವಾಣು] ವ್ಯವಹಾರನಯದಿಂದ ಜ್ಞಾನದ ಅಪೇಕ್ಷೆಯಿಂದ ಆಕಾಶಪ್ರಮಾಣ [ಜಾಣಿಂ] ತಿಳಿದಿದ್ದಾನೆಯಂದು ಶ್ರೀ ಗುರುಗಳು ಹೇಳುತ್ತಾರೆ.

**ನೀನಾತ್ಮನನೆ ಜ್ಞಾನವೆಂದರಿ ಅವನು ತನ್ನನು ತಿಳಿಯುವನು ।  
ಜ್ಞಾನದಿಂದ ಗಗನದಳತೆ ಜೀವಪ್ರದೇಶದಿ ತಾವನಾತ್ಮ ॥೧೦೫॥**

‘ಚೀವಪಪಸಹಿಂ ದೇಹಸಮು’ ತಸ್ಯಾಧೋಽ ನಿಶ್ಚಯೀನ ಲೋಕಮಾತ್ರಪ್ರದೇಶೋಽಪಿ ವ್ಯವಹಾರೇಣೈವ ಸಂಹಾರವಿಸ್ತಾರಧಮ್ಯತಾದ್ದೇಹಮಾತ್ರಃ । ಪುನರಪಿ ಕಥಂಭೂತಪ್ರ ಆತ್ಮಾನಂ ಕಾಣೇಂ ಗಯಣಪವಾಣಿ ಜ್ಞಾನೇನ ಕೃತ್ಯಾ ವ್ಯವಹಾರೇಣ ಗಗನಮಾತ್ರಂ ಜಾನಿಷೀತಿ । ತದ್ವಧಾ । ನಿಶ್ಚಯನಯೀನ ಮತಿಶ್ರಿತಾವಧಿ ಮನಸಃಪರ್ಯಾಯಕೇವಲಜ್ಞಾನ- ಪಂಚಕಾದಭಿನ್ಯಂ ವ್ಯವಹಾರೇಣ ಜ್ಞಾನಾಪೇಕ್ಷಯಾ ರೂಪಾವಲೋಕನವಿಷಯೀ ದೃಷ್ಟಿಪಲ್ಲೋಕಲೋಕವ್ಯಾಪಕಂ ನಿಶ್ಚಯೀನ ಲೋಕಮಾತ್ರಾ ಸಂಖ್ಯೀಂಯಪ್ರದೇಶಮಪಿ ವ್ಯವಹಾರೇಣ ಸ್ವದೇಹಮಾತ್ರಂ ತಮಿತ್ತಂಭೂತಮಾತ್ಮಾನಮ್ಯ ಆಹಾರಭಯಮೈಧುನಪರಿಗ್ರಹಸಂಜ್ಞಾಸ್ವರೂಪಪ್ರಭೃತಿಸಮಸ್ತವಿಕಲ್ಪ ಕಲ್ಲೋಲಜಾಲಂ ತ್ಯಕ್ತಾಽಜ್ಞಾನಾತಿ ಯಃ ಸ ಪುರುಷ ಜ್ಞಾನಾದಭಿನ್ಯತಾಜ್ಞಾ ಜ್ಞಾನಂ ಭಿನ್ಯತ ಇತಿ । ಅತ್ಯಾಯಮೇವ ನಿಶ್ಚಯನಯೀನ ಪಂಚಜ್ಞಾನಾದಭಿನ್ಯಮಾತ್ಮಾನಂ ಜಾನಾತ್ಯ ಸೌಧ್ಯಾತಾ ತಮೇಪೋಪಾದೇಯಂ ಜಾನಿಷೀತಿ ಭಾವಾಧಃ । ತಥಾ ಜೋಕ್ತಮ್ಯ - ‘ಅಭಿಜೀವೋಹಿಯ ಸುದೋಧಿಮಣಕೇವಲ ಚ ತಂ ಹೋದಿ ಏಗಮೇವ ಪದಂ । ಸೋ ಏಸೋ ಪರಮಟೋ ಜಂ ಲಹಿದುಂ ಸೆವ್ವಾದಿಂ ಜಾದಿ ॥’ ॥೧೦೫॥ ಅಧ-

**ಅಪ್ರಹ ಜೇ ವಿ ವಿಭಿಣ್ಣ ವಢ ತೇ ವಿ ಹವಂತಿ ಣ ಕಾಣು ।**

**ತೇ ತುಹು ತಿಣ್ಣ ವಿ ಪರಿಹರಿವಿ ಣೆಯಮಿ ಅಪ್ನು ವಿಯಾಣು ॥೧೦೬॥**

**ಭಾವಾಧಃ :-** ನಿಶ್ಚಯನಯದಿಂದ ಆತ್ಮನು ಮತಿಜ್ಞಾನ, ಶ್ರುತಜ್ಞಾನ, ಅವಧಿಜ್ಞಾನ, ಮನಸಃಪರ್ಯಾಯ ಜ್ಞಾನ ಮತ್ತು ಕೇವಲಜ್ಞಾನ ಈ ಐದು ಜ್ಞಾನಗಳಿಂದ ಅಭಿನ್ಯಾಸಿದ್ದಾನೆ ಮತ್ತು ಯಾವ ಪ್ರಕಾರ ಕಣ್ಣ ರೂಪ ನೋಡುವ ವಿಷಯದಲ್ಲಿ ಒಂದು ಪ್ರಕಾರದಿಂದ (ವ್ಯವಹಾರನಯದಿಂದ) ವ್ಯಾಪಕವಿಂದು ಹೇಳಲಾಗುತ್ತದೆ ಅದೇ ಪ್ರಕಾರ ವ್ಯವಹಾರನಯದಿಂದ ಜ್ಞಾನದ ಅಪೇಕ್ಷೆಯಿಂದ ಲೋಕಲೋಕ ವ್ಯಾಪಕವಿದ್ದಾನೆ, ನಿಶ್ಚಯದಿಂದ ಲೋಕದಷ್ಟ ಅಸಂಖ್ಯಾತ ಪ್ರದೇಶಿಯಿದ್ದಾನೆ, ವ್ಯವಹಾರದಿಂದ ಸ್ವದೇಹಪ್ರಮಾಣಿದ್ದಾನೆ. ಇಂಥ ಆತ್ಮನನ್ನ ಆಹಾರ, ಭಯ, ಮೃಧುನ, ಪರಿಗ್ರಹ ಸಂಜ್ಞಾರೂಪದಿಂದ ಹಿಡಿದು ಸಮಸ್ತ ವಿಕಲ್ಪ ಜಾಲದ ತ್ಯಾಗಮಾಡಿ ಯಾವನು ತಿಳಿಯುತ್ತಾನೆ ಆ ಪುರುಷನೇ ಜ್ಞಾನದಿಂದ ಅಭಿನ್ಯಾಸಿರುವುದರಿಂದ ಜ್ಞಾನನೆಂದು ಕರೆಯಿಸಿಕೊಳ್ಳುತ್ತಾನೆ.

ನಿಶ್ಚಯನಯದಿಂದ ಇವೇ ಐದು ಜ್ಞಾನಗಳಿಂದ ಅಭಿನ್ಯಾಸಾದ ಆತ್ಮನನ್ನ ಯಾವ ಧ್ಯಾತಾನು ತಿಳಿದಿದ್ದಾನೆ ಅವನನ್ನೇ ಉಪಾದೇಯವಾಗಿ ತಿಳಿಯಿಂಬುದು ಇಲ್ಲಿನ ಭಾವಾಧಃವಿದೆ. ಶ್ರೀ ಸಮಯಸಾರದ ೨೦೪ನೇ ಗಾಢೆಯಲ್ಲಿ ಕೂಡ ಹೀಗೆ ಹೇಳಲಾಗಿದೆ - ‘ಮತಿಜ್ಞಾನ, ಶ್ರುತಜ್ಞಾನ, ಅವಧಿಜ್ಞಾನ, ಮನಸಃಪರ್ಯಾಯಜ್ಞಾನ ಮತ್ತು ಕೇವಲಜ್ಞಾನ ಇವು ಒಂದೇ ಪದವಿದೆ, ಏಕೆಂದರೆ ಜ್ಞಾನದ ಸಮಸ್ತ ಭೇದಗಳು ಜ್ಞಾನವೇ ಇದ್ದ ಅದು ಈ ಪರಮಾಧಃವಿದೆ, ಶುದ್ಧನಯದ ವಿಷಯಭೂತವಾದ ಜ್ಞಾನಸಾಮಾನ್ಯವೇ ಈ ಪರಮಾಧಃವಿದೆ. ಅದನ್ನ ಪಡೆದುಕೊಂಡು ಆತ್ಮನು ನಿವಾಣಾಕ್ಷೇತ್ರಪ್ರವಾಗುತ್ತಾನೆ.

ಈಗ ಪರಭಾವದ ನಿಷೇಧ ಮಾಡುತ್ತಾರೆ,-

**ಗಾಢ - ೧೦೬**

**ಅನ್ವಯಾಧಃ :- [ವಢ] ಎಲ್ಲೆ ಶಿಷ್ಯನೇ ! [ಅಪ್ರಹಂ ವಿಭಿಣ್ಣ] ಆತ್ಮನಿಂದ ಬೇರೆಯಾದ [ಜೇವಿ]**

ಯಾವವು ಆತ್ಮದಿ ಭಿನ್ಯವಿವೆ ಅವು ಸಹ ಜ್ಞಾನವಲ್ಲಿಲೆ ವತ್ತ ।

ಅವು ಮೂರನು ಪರಿಹರಿಸಿ ನಿಶ್ಚಯದಿ ಆತ್ಮನನು ತಿಳಿದುಕೊ ನೇನು ॥೧೦೬॥

ಅತ್ಯನುಃ ಯೇ ಅಪಿ ವಿಭಿನ್ನಾಃ ವತ್ಸ ತೇರಪಿ ಭವಂತಿ ನ ಜ್ಞಾನಮ್ |  
ತಾನ ತ್ವಂ ಶ್ರೀಣುಪಿ ಪರಿಹೃತ್ಯ ನಿಯಮೇನ ಅತ್ಯಾನಂ ವಿಚಾನೀಹಿ ॥೧೦೬॥

ಅಪ್ಯಹಂ ಜೇ ಏ ವಿಭಿನ್ನ ವರ್ಧ ಅತ್ಯನುಃ ಸಕಾಶಾದ್ಯೇರಪಿ ಭಿನ್ನಾಃವತ್ಸ ತೇ ಏ ಹವಂತಿ ಈ ಕಾಣು ತೇರಪಿ ಭವಂತಿ ನ ಜ್ಞಾನಂ, ತೇನ ಕಾರಣೇನ ತುಹುಂ ತಿಣ್ಣ ಏ ಪರಿಹರಿವಿ ತಾನ ಕರ್ಮಾತಾಪನ್ನಾನ್ ತತ್ತ ಹೇ ಪ್ರಭಾಕರಭಟ್ಟ ಶ್ರೀಣುಪಿ ಪರಿಹೃತ್ಯ | ಹಶಾಕ್ಷಿಂ ಕರು | ಈಯಮಿಂ ಅಪ್ಯ ವಿಯಾಣಿ ನಿಶ್ಚಯೇನಾತ್ಯಾನಂ ವಿಚಾನೀಹಿತಿ | ತದ್ವಥಾ | ಸಕಲವಿಶದ್ಯೇ ಕಜ್ಞಾನಸ್ವರೂಪಾತ್ ಪರಮಾತ್ಮ ಪದಾರ್ಥಾತ್ ನಿಶ್ಚಯನಯೇನ ಭಿನ್ನಾನ್ ಶ್ರೀಣುಪಿ ಧರ್ಮಾರ್ಥಕಾರ್ಮಾನ್ ತ್ಯಕ್ತಾಽವೇಶಾಗಸ್ವಸಂವೇದನಲಕ್ಷಣೇ ಶುದ್ಧಾತ್ಯಾನುಭೂತಿಜ್ಞಾನೇ ಸ್ಥಿತಾತ್ಯಾನಂ ಜಾನೀಹಿತಿ ಭಾವಾರ್ಥಃ ॥೧೦೬॥ ಅಥ-

ಅಪ್ಯಾ ಕಾಣಹ ಗಮ್ಯ ಪರ ಕಾಣು ವಿಯಾಣಿಽ ಜೇಣ |  
ತಿಣ್ಣ ಏ ಮಿಲ್ಲಿವಿ ಜಾಣ ತುಹು ಅಪ್ಯಾ ಕಾಣೇ ತೇಣ ॥೧೦೭॥  
ಅತ್ಯಾಜ್ಞಾನಸ್ಯ ಗಮ್ಯಃ ಪರಃ ಜ್ಞಾನಂ ವಿಚಾನಾತಿ ಯೇನ |  
ಶ್ರೀಣುಪಿ ಮುಕ್ತಾಽಜಾನೀಹಿ ತ್ವಂ ಅತ್ಯಾನಂ ಜ್ಞಾನೇನ ತೇನ ॥೧೦೮॥

ಅಪ್ಯಾ ಕಾಣಹಂ ಗಮ್ಯ ಪರ ಅತ್ಯಾಜ್ಞಾನಸ್ಯ ಗಮ್ಯೋ ವಿಷಯಃ ಪರಃ | ಕೋರ್ಥಾಃ | ನಿಯಮೇನಾ ಕಸ್ಯಾತ್ | ಕಾಣು ವಿಯಾಣಿಽ ಜೇಣ ಜ್ಞಾನಂ ಕರ್ತ್ಯ ವಿಚಾನಾತ್ಯಾನಂ ಯೇನ ಕಾರಣೇನ ಅತಃ ಕಾರಣಾತ್

ಯಾವ ಭಾವಗಳಿವೆ [ತೇ ಏ] ಅವು ಕೂಡ [ಕಾಣು ಈ ಹವಂತಿ] ಜ್ಞಾನವಲ್ಲ. ಆದುದರಿಂದ ಎಲ್ಲೆ ಪ್ರಭಾಕರಭಟ್ಟನೇ! [ತುಹುಂ] ನೀನು [ತೇ ತಿಣ್ಣ ಏ] ಧರ್ಮ, ಅರ್ಥ ಮತ್ತು ಕಾಮ ಈ ಮೂರನ್ನು ಎಂದರೆ ಮೂರೂ ಪುರುಷಾರ್ಥಗಳನ್ನು [ಪರಿಹರಿವಿ] ಪರಿಹರಿಸಿ [ಈಯಮಿಂ] ನಿಶ್ಚಯದಿಂದ [ಅಪ್ಯ] ಅತ್ಯನನ್ನು [ವಿಯಾಣಿ] ತಿಳಿದುಕೊಳ್ಳು.

ಭಾವಾರ್ಥ : - ನಿಶ್ಚಯನಯದಿಂದ ಸಕಲ-ವಿಶದ-ಒಂದು-ಜ್ಞಾನಸ್ವರೂಪವಾದ ಪರಮಾರ್ಥ-ಪದಾರ್ಥ ದಿಂದ ಭಿನ್ನವಾದಂಥ ಧರ್ಮ, ಅರ್ಥ ಮತ್ತು ಕಾಮ ಈ ಮೂರೂ ಪುರುಷಾರ್ಥಗಳನ್ನು ಬಿಟ್ಟುಕೊಟ್ಟು ವೀತರಾಗ ಸ್ವಸಂವೇದನ ಸ್ವರೂಪವಿರುವಂಥ ಶುದ್ಧಾತ್ಮನ ಅನುಭೂತಿರೂಪದ ಜ್ಞಾನದಲ್ಲಿ ಸ್ಥಿರನಾಗಿ ಅತ್ಯನನ್ನು ತಿಳಿದುಕೊಳ್ಳು.

ಈಗ ಅತ್ಯನ ಸ್ವರೂಪವನ್ನು ದರ್ಶಿಸುತ್ತಾರೆ,-

### ಗಾಥೆ - ೧೦೮

ಅನ್ವಯಾರ್ಥ : - [ಅಪ್ಯಾ] ಅತ್ಯನು[ಪರ] ನಿಯಮದಿಂದ [ಕಾಣಹಂ ಗಮ್ಯ] ಜ್ಞಾನಗೋಚರನಿದ್ದಾನೆ ಜ್ಞಾನದ ವಿಷಯನಿದ್ದಾನೆ [ಜೇಣ] ಏಕೆಂದರೆ [ಕಾಣು] ಜ್ಞಾನವೇ [ವಿಯಾಣಿ] ಅತ್ಯನನ್ನು ತಿಳಿಯುತ್ತದೆ [ತೇಣ] ಆದುದರಿಂದ ಎಲ್ಲೆ ಪ್ರಭಾಕರ ಭಟ್ಟನೇ ! [ತುಹುಂ] ನೀನು [ತಿಣ್ಣ ಏ ಮಿಲ್ಲಿವಿ] ಧರ್ಮ, ಅರ್ಥ ಮತ್ತು ಕಾಮ ಈ ಮೂರನ್ನು ಬಿಟ್ಟುಕೊಟ್ಟು [ಕಾಣೇಂ] ಜ್ಞಾನದಿಂದ [ಅಪ್ಯ] ಅತ್ಯನನ್ನು [ಜಾಣೇ] ತಿಳಿದುಕೊಳ್ಳು.

ಜ್ಞಾನಗೋಚರನಿಹನಾತ್ಮ ನಿಯಮದಿ ಜ್ಞಾನವೇ ತಿಳಿವುದರಿಂದ |  
ನೀನುಮೂರನುತ್ಯಜಿಸಿ ಜ್ಞಾನದಿಂದಾತ್ಮನನು ತಿಳಿದುಕೊಳ್ಳು ॥೧೦೮॥

ತಿಷ್ಟ್ವ ವಿ ಮಿಲ್ಲಿವಿ ಜಾನೆ ತುಹುಂ ಶ್ರೀಣ್ಯಾಪಿ ಮುಕ್ತಾಪ್ರಜಾನೀಹಿ ತ್ವಂ ಹೇ ಪ್ರಭಾಕರಭಟ್ಟ, ಅಪ್ಪಾ ಕಾಣೇಂ ತೇಣ | ಕಂ ಜಾನೀಹಿ | ಆತ್ಮಾನಮ್ | ಕೇನ | ಜ್ಞಾನೇನ ತೇನ ಕಾರಣೇನೇತಿ | ತಥಾಹಿ | ನಿಜಶುದ್ಧಾತ್ಮಾ ಜ್ಞಾನಸೈಗ್ರಹ  
ಗಮ್ಯಃ | ಕಾಣ್ಯಾದಿತಿ ಚೀತ್ | ಮತಿಜ್ಞಾನಾದಿಕರಂಚವಿಕಲ್ಪರಹಿತಂ ಯತ್ತರಮಪದಂ ಪರಮಾತ್ಮಾಬ್ಧವಾಚ್ಯಂ  
ಸಾಕ್ಷಾನೇಷ್ವರಕಾರಣಂ ತದ್ವಾಪೋ ಯೋಽಸೌ ಪರಮಾತ್ಮಾ ತಮಾತ್ಮಾನಂ ಏತರಾಗನಿವಿಕಕಲ್ಪ  
ಸ್ವಸಂವೇದನಜ್ಞಾನಗುಣೇನ ವಿನಾ ದುರ್ಧಾರಾನುಷ್ಠಾನಂ ಕುರಾಂಕಾರಪಿ ಬಹಪೋಽಪಿ ನ ಲಭಂತೇ ಯತಃ  
ಕಾರಣಾತ್ | ತಥಾ ಚೋಕ್ತಂ ಸಮಯಸಾರೇ - 'ಜಾಣಗುಣೇಹಿಂ ವಿಹಿಣಾ ಏದಂ ತು ಪದಂ ಬಹೂ ವಿ  
ಣ ಲಹಂತಿ | ತಂ ಗಿಣ್ಣ ಶಯದಮೇದಂ ಜದಿ ಇಚ್ಛಿಸಿ ದುಕ್ಷಪರಿಮೋಕ್ಷಂ ||' ಅತ್ಯ ಧರ್ಮಾರ್ಥಕಾರ್ಮಾದಿ-  
ಸರ್ವಪರದ್ವೇಷಾಘಾಂ ಯೋಽಸೌ ಮುಂಚತಿ ಸ್ವಶುದ್ಧಾತ್ಮಸುಖಾಮೃತೇ ಶ್ವಪ್ರೇರ್ಣ ಭವತಿ ಸ ಏವ ನಿಃಪರಿಗ್ರಹೋ  
ಭಣ್ಯಾತೇ ಸ ಏವಾತ್ಮಾನಂ ಜಾನಾತ್ಮಿತಿ ಭಾವಾರ್ಥಃ | ಉತ್ತಂ ಚ - 'ಅಪರಿಗ್ರಹೋ ಅಣಿಷೋ ಭಣಿಷೋ ಕಾಣೇ  
ಯ ಣಿಷ್ಟದೇ ಧಮ್ಯಂ | ಅಪರಿಗ್ರಹೋ ದು ಧಮ್ಯ ಸ್ವ ಜಾಣಗೋ ತೇಣ ಸೋ ಹೋದಿ ||' ||೧೦೧|| ಅಧ-  
ಣಾಣಿಯ ಣಾಣಿಲು ಣಾಣಿವಿಣ ಣಾಣಿಲು ಜಾ ಣ ಮುಣೇಹಿ |  
ತಾ ಅಣಾಣಿಂ ಣಾಣಿಮಲು ಕಂ ಪರ ಬಂಭು ಲಹೇಹಿ ||೧೦೨||

**ಭಾವಾರ್ಥ :**- ನಿಜಶುದ್ಧಾತ್ಮನು ಜ್ಞಾನಕ್ಕೆ ಗಮ್ಯನಿದ್ಧಾನೆ, ಏಕೆಂದರೆ ಮತಿಜ್ಞಾನ ಮೊದಲಾದ ಐದು  
ಬೇದಗಳಿಂದ ರಹಿತ 'ಪರಮಾತ್ಮ' ಶಬ್ದದಿಂದ ವಾಚ್ಯವಾದ ಆ ಪರಮಪದವು ಪ್ರತ್ಯೇಕ ಮೋಕ್ಷದ ಕಾರಣವಿದೆ,  
ತದ್ವಾಪದ ಯಾವ ಪರಮಾತ್ಮನಿದ್ಧಾನೆ ಆ ಆತ್ಮನನ್ನ ಏತರಾಗ ನಿವಿಕಲ್ಪ ಸ್ವಸಂವೇದನರೂಪವಾದ ಜ್ಞಾನಗುಣವಿಲ್ಲದೆ  
ಕರಣ ಅನುಷ್ಠಾನ ಮಾಡಿದರೂ ಕೂಡ ಬಹಳಷ್ಟು ಪುರುಷರು ಪಡೆದುಕೊಳ್ಳುವುದಿಲ್ಲ. ಶ್ರೀಸಮಯಸಾರದ ೨೦೫  
ನೆಯ ಗಾಢೆಯಲ್ಲಿ ಕೂಡ ಹೇಳಿದ್ದಾರೆ.

'ಜ್ಞಾನಗುಣದಿಂದ ರಹಿತರಾದ ಬಹಳಷ್ಟು ಜನರು ಹಲವು ಪ್ರಕಾರದ ಧರ್ಮವನ್ನಾಚರಿಸಿದರೂ ಕೂಡ  
ಈ ಜ್ಞಾನ ರೂಪವಾದ ಪದವನ್ನು ಪಡೆದುಕೊಳ್ಳುವುದಿಲ್ಲ. ಅದಕ್ಕಾಗಿ ಎಲ್ಲೆ ಭವ್ಯಾರೇ ! ನೀವು ಕರ್ಮದಿಂದ  
ಸರ್ವಾರ್ಥಾ ಮುಕ್ತರಾಗ ಬಯಸುತ್ತಿದ್ದರೆ ಈ ನಿಶ್ಚಿತವಾದಂಥ ಜ್ಞಾನವನ್ನು ಗ್ರಹಣ ಮಾಡಿರಿ.

ಯಾವನು ಧರ್ಮ, ಅರ್ಥ, ಕಾಮ ಮೊದಲಾದ ಸಮಸ್ತ ಪರದ್ವಯದ ಇಚ್ಛೆಯನ್ನು ಬಿಟ್ಟುಕೊಟ್ಟಿದ್ದಾನೆ  
ಮತ್ತು ನಿಜಶುದ್ಧಾತ್ಮನ ಸುಖಾಮೃತದಲ್ಲಿ ಶ್ವಪ್ನಾಗಿದ್ದಾನೆ ಅವನನ್ನೇ ಅಪರಿಗ್ರಹಿಯೆಂದು ಹೇಳಲಾಗುತ್ತದೆ, ಅವನೇ  
ತನ್ನ ಆತ್ಮನನ್ನ ತಿಳಿಯತ್ತಾನೆಂಬುದು ಇಲ್ಲಿನ ಭಾವಾರ್ಥವಿದೆ. ಶ್ರೀ ಸಮಯಸಾರದ ೨೦೧ ನೇ ಗಾಢೆಯಲ್ಲಿ  
ಕೂಡ ಇದನ್ನೇ ಹೇಳಿದ್ದಾರೆ-'ಅನಿಚ್ಛಕನನ್ನು ಅಪರಿಗ್ರಹಿಯೆಂದು ಹೇಳಲಾಗಿದೆ ಮತ್ತು ಜ್ಞಾನಿಯ ಧರ್ಮವನ್ನು  
ಎಂದರೆ ಪ್ರಣಾವನ್ನು ಇಚ್ಛಿಸುವುದಿಲ್ಲ ಅದರಿಂದ ಅವನು ಧರ್ಮದ ಪರಿಗ್ರಹಿಯಿಲ್ಲ, ಆದರೆ ಧರ್ಮದ ಜ್ಞಾನಯಕನೇ  
ಇದ್ದಾನೆ.

ಈಗ ಜ್ಞಾನದಿಂದಲೇ ಪರಬ್ರಹ್ಮನ ಪ್ರಾಪ್ತಿಯಾಗುತ್ತದೆಯೆಂದು ಹೇಳುತ್ತಾರೆ,-

ಎನ್ನೆವರ ಓ ಜ್ಞಾನದಿಂ ಜ್ಞಾನಿಯನು ತಿಳಿಯಲಾರನು |

ಅನ್ನೆವರ ಅಜ್ಞಾನದಿ ಜ್ಞಾನಮಯ ಪರಬೋಮ್ಮನನು ಪಡೆವನೆ ||೧೦೩||

**ಜ್ಞಾನಿನ್ ಜ್ಞಾನಿನ್ ಜ್ಞಾನಿನಾ ಜ್ಞಾನಿನಂ ಯಾವತ್ ನ ಮನ್ಯಸ್ಸಿ |  
ತಾವದ್ ಅಜ್ಞಾನೇನ ಜ್ಞಾನಮಯಂ ಕಿಂ ಪರಂ ಬ್ರಹ್ಮಲಭಸೇ ॥೧೦೮॥**

ಜಾಣಿಯ ಹೇ ಜ್ಞಾನಿನ್ ಜಾಣಿಲು ಜ್ಞಾನಿನ್ ನಿಜಾತ್ಮಾ ಜಾಣಿರಿಣ ಜ್ಞಾನಿನಾ ನಿಜಾತ್ಮನಾ ಕರಣಭೋತೇನಾ ಕೆಫಂಭೋತೋ ನಿಜಾತ್ಮಾ । ಜಾಣಿಲು ಜ್ಞಾನಿನ್ ಜ್ಞಾನಲಕ್ಷ್ಯಃ ತಮಿತ್ತಂಭೋತಮಾತ್ಮನಂ ಜಾ ಇ ಮುಕ್ಕೇಹಿ ಯಾವತ್ತಾಲಂ ನ ಜಾನಾಸಿ ತಾ ಅಜ್ಞಾಣೀಂ ಜಾಣಿಮಲಂ ತಾವತ್ತಾಲಮಜ್ಞಾನೇನ ಮಿಥ್ಯಾತ್ಮರಾಗಾದಿವಿಕಲ್ಪಜಾಲೇನ ಜ್ಞಾನಮಯಮ್ । ಕಿಂ ಪರ ಬಂಭು ಲಹೇಹಿ ಕಿಂ ಪರಮುತ್ಸ್ಯಪ್ರಾಂ ಬ್ರಹ್ಮಸ್ಥಭಾವಂ ಲಭಸೇ ಕಿಂ ತು ಸೈವೇತಿ । ತದ್ವಧಾ । ಯಾವತ್ತಾಲಮಾತ್ಮಕರ್ತಾ ಆತ್ಮನಂ ಕರ್ಮರಾಪನಮ್ ಆತ್ಮನಾ ಕರಣಭೋತೇನ ಆತ್ಮನೇ ನಿಮಿತ್ತಂ ಆತ್ಮನಃ ಸಕಾಶಾತ್ ಆತ್ಮನಿ ಸ್ಥಿತಂ ಸಮಸ್ತರಾಗಾದಿವಿಕಲ್ಪಜಾಲಂ ಮುಕ್ತಾಂಘಂ ಜಾನಾಸಿ ತಾವತ್ತಾಲಂ ಪರಮಬ್ರಹ್ಮಶಬ್ದವಾಚ್ಯಂ ನಿರ್ದೋಷಪರಮಾತ್ಮನಂ ಕಿಂ ಲಭಸೇ ಸೈವೇತಿ ಭಾವಾಧರಃ ॥೧೦೮॥ ಇತಿ ಸೂತ್ರ ಚತುಷ್ಪಯೀನಾಂತರಸ್ಥಲೇ ಜ್ಞಾನವ್ಯಾಖ್ಯಾನಂ ಗತಮ್ ।

ಅಧಾನಂತರಂ ಸೂತ್ರಚತುಷ್ಪಯೀನಾಂತರಸ್ಥಲೇ ಪರಲೋಕಶಬ್ದವ್ಯತಿಷ್ಠಾ ಪರಲೋಕಶಬ್ದವಾಚ್ಯಂ ಪರಮಾತ್ಮನಂ ಕಥಯತಿ-

**ಜೋ ಇಜ್ಜಂ ಇ ತಿಂ ಬಂಭು ಪರು ಜಾಣಿಜ್ಜಂ ಇ ತಿ ಸೋಇ |  
ಬಂಭು ಮಣೇವಿಣಿ ಜೇಣ ಲಹು ಗಮ್ಮಿಜ್ಜಂ ಇ ಪರಲೋಇ ॥೧೦೯॥**

### ಗಾಢ - ೧೦೯

**ಅನ್ಯಯಾಧರ : -** [ಜಾಣಿಯ] ಎಲ್ಲೆ ಜ್ಞಾನಿಯೇ [ಜಾಣಿಲು] ಜ್ಞಾನಸ್ಸರೂಪನಾದ ನಿಜಾತ್ಮನು [ಜಾಣಿ-ರಿಣ] ಕರಣಭೋತನಾದ ನಿಜಾತ್ಮನಿಂದ [ಜಾಣಿಲುಂ] ಜ್ಞಾನಸ್ಸರೂಪನಾದ ಆತ್ಮನನ್ನು [ಜಾ ಇ ಮುಕ್ಕೇಹಿ] ಎಲ್ಲಿಯವರೆಗೆ ತಿಳಿದುಕೊಳ್ಳುವುದಿಲ್ಲ [ತಾ] ಅಲ್ಲಿಯವರೆಗೆ [ಅಜ್ಞಾಣೀಂ] ಅಜ್ಞಾನದಿಂದ ಮಿಥ್ಯಾತ್ಮರಾಗಾದ ವಿಕಲ್ಪಜಾಲದಿಂದ [ಜಾಣಿಮಲಂ] ಜ್ಞಾನಮಯವಾದ [ಪರ ಬಂಭು] ಉತ್ಸಂಪ್ರಬ್ರಹ್ಮ ಸ್ವಭಾವವನ್ನು [ಕಿಂ ಲಹೇಹಿ] ಹೇಗೆ ಪಡೆಯುವ ಸಾಧ್ಯತೆಯಿದೆ ? ಎಂದೂ ಪಡೆಯುವ ಸಾಧ್ಯತೆಯಿಲ್ಲ.

**ಭಾವಾಧರ : -** ಎಲ್ಲಿಯವರೆಗೆ ಕರ್ತಾರೂಪನಾದ ಆತ್ಮನು ಕರ್ಮರೂಪದ ಆತ್ಮನನ್ನು ಕರಣರೂಪದ ಆತ್ಮನಿಂದ ಆತ್ಮನ ಸಲುವಾಗಿ, ಆತ್ಮನಿಂದ ಆತ್ಮನಲ್ಲಿ ಸ್ಥಿರನಾಗಿ ಸಮಸ್ತರಾಗಾದಿಗಳ ವಿಕಲ್ಪಜಾಲವನ್ನು ಬಿಟ್ಟುಕೊಟ್ಟು ತಿಳಿದುಕೊಳ್ಳುವುದಿಲ್ಲ ಅಲ್ಲಿಯವರೆಗೆ ‘ಪರಬ್ರಹ್ಮ’ ಶಬ್ದದಿಂದ ವಾಚ್ಯನಾದಂಥ ನಿರ್ದೋಷ ಪರಮಾತ್ಮನನ್ನು ಹೇಗೆ ಪಡೆಯುತ್ತಾನೆ ಎಂದರೆ ಪಡೆಯುವುದಿಲ್ಲ.

ಹೀಗೆ ಮೌದಲ ಮಹಾಸ್ಫಳದಲ್ಲಿ ನಾಲ್ಕು ದೋಹಕ ಸೂತ್ರಗಳಿಂದ ಅಂತರಸ್ಫಳದಲ್ಲಿ ಜ್ಞಾನದ ವ್ಯಾಖ್ಯಾನವು ಸಮಾಪ್ತವಾಯಿತು.

ಅನಂತರ ಅಂತರಸ್ಫಳದಲ್ಲಿ ನಾಲ್ಕು ಗಾಢಾ ಸೂತ್ರಗಳಿಂದ ಪರಲೋಕ ಶಬ್ದದ ವ್ಯತ್ಪತ್ತಿಗೆ ಅನುಸರಿಸಿ ಪರಲೋಕ ಶಬ್ದದ ವಾಚ್ಯನಾದಂಥ ಪರಮಾತ್ಮನ ಕಥನ ಮಾಡುತ್ತಾರೆ,-

**ಯಾವನು ಪರಮಾತ್ಮನನು ತಿಳಿದು ಶೀಘ್ರ ಪರಮಾತ್ಮನಲಿ ಗಮಿಸುವನು |  
ಅವನು ಪರಮೋಮ್ಮೆನನು ನೋಇನು ಅವನು ಶುದ್ಧಾತ್ಮನನು ತಿಳಿವನು ॥೧೦೯॥**

ದೃಷ್ಟಿತೇ ತೇನ ಬುಹ್ಯಾ ಪರಃ ಜ್ಞಾಯತೇ ತೇನ ಸ ಏವ |  
ಬ್ರಹ್ಮ ಮತ್ತಾಯೇನ ಲಘು ಗಮ್ಯತೇ ಪರಲೋಕೇ ||೧೦೯||

ಜೋಜಜ್ಞ ಇ ದೃಷ್ಟಿತೇ ತಿಂ ತೇನ ಪುರುಷೇಣ ತೇನ ಕಾರಣೇನ ವಾ | ಕೋಟಸೌ ದೃಷ್ಟಿತೇ | ಬಂಭು ಪರು ಬುಹ್ಯಶಬ್ದವಾಚ್ಯಃ ಶುದ್ಧಾತ್ಮಾ | ಕಥಂಭೂತಃ | ಪರಃ ಉತ್ಸ್ಥಿತಃ | ಅಧವಾ ಪರ ಇತಿ ಪಾಠೇ ನಿಯಮೀನಾ ನ ಕೇವಲಂ ದೃಷ್ಟಿತೇ ಜಾಣಿಜ್ಞ ಇ ಜ್ಞಾಯತೇ ತೇನ ಪುರುಷೇಣ ತೇನ ಕಾರಣೇನವಾ ಸೋಜಿ ಸ ಏವ ಶುದ್ಧಾತ್ಮಾ ಕೇನ ಕಾರಣೇನ | ಬಂಭು ಮುಕ್ತೇವಿಣಿ ಜೇಣಿ ಲಹು ಯೇನ ಪುರುಷೇಣ ಯೇನ ಕಾರಣೇನ ವಾ ಬುಹ್ಯಶಬ್ದ-ವಾಚ್ಯನಿದೋಽಷಿಪರಮಾತ್ಮಾನಂ ಮತ್ತಾ ಜ್ಞಾತಾ ಪಶ್ಚಾತ್ ಗಮ್ಯಜ್ಞ ಇ ಪರಲೋಜಿ ತೇನ್ನೇವ ಪ್ರಾರ್ಮೋಕ್ತೇನ ಬುಹ್ಯಸ್ವರೂಪಪರಿಜ್ಞಾನಪುರುಷೇಣ ತೇನ್ನೇವ ಕಾರಣೇನ ವಾ ಗಮ್ಯತೇ | ಕ್ಷ್ಯ | ಪರಲೋಕೇ ಪರಲೋಕಶಬ್ದವಾಚ್ಯೇ ಪರಮಾತ್ಮ ತತ್ತ್ವೇ | ಕಿಂ ಚ | ಯೋಽಟಸೌ ಶುದ್ಧ ನಿಶ್ಚಯನಯೇನ ಶಕ್ತಿರೂಪೇಣ ಕೇವಲಜ್ಞಾನದರ್ಶನಸ್ವಭಾವಃ ಪರಮಾತ್ಮಾ ಸ ಸರ್ವೇಷಾಂ ಸೂಕ್ಷ್ಮೀಲ್ಪ ಕೇಂದ್ರಿಯಾದಿಚೀವಾನಾಂ ಶರೀರೇ ಪೃಥಕ್ ಪೃಥಗ್ರಾಹೇಣ ತಿಷ್ಣತಿ ಸ ಏವ ಪರಮಬುಹ್ಯಾ ಸ ಏವ ಪರಮಾವಿಷ್ಯಾಃ ಸ ಏವ ಪರಮಾಖಿಷ್ಯಾಃ ಇತಿ, ಪೃಥಗ್ರಾಹೇಣ ಪ್ರಸಭಗಾವಾನಹಾಸ್ಯೇವ ಮುಕ್ತಿಗತಿಂದಾತ್ಮಾ ವಾ ಪರಮಬುಹ್ಯಾ ವಿಷ್ಯಾಃ ಶಿವೋ ವಾ ಭಣ್ಯತೇ | ತೇನ ನಾನ್ಯಃ ಕೋಟಪಿ ಪರಿಕಲ್ಪಿತಃ ಜಗದ್ವಾಯೇ ತದ್ವೈವೇಕೋ ಪರಮಬುಹ್ಯಾ ವಿಷ್ಯಾಃ ಶಿವೋ ವಾಸ್ತಿತಿ | ಅಯಮತ್ರಾಧರಃ | ಯತ್ರಾಸೌ ಮುಕ್ತಾತ್ಮಾ ಲೋಕಾಗ್ರೇ ತಿಷ್ಣತಿ ಸ ಏವ ಬುಹ್ಯಲೋಕಃ ಸ ಏವ ವಿಷ್ಯಾಲೋಕಃ ಸ ಏವ ತಿವಲೋಕೋ ನಾನ್ಯಃ ಕೋಟಪಿತಿ ಭಾವಾಧರಃ ||೧೦೯|| ಅಧ-

### ಗಾಥೆ - ೧೦೯

**ಅನ್ವಯಾಧರ :-** [ಜೇಣಿ] ಅದೇ ಕಾರಣಾದಿಂದ ಅಧವಾ ಅದೇ ಪುರುಷನ ಮೂಲಕ [ಬಂಭು ಮುಕ್ತೇ-ವಿಣು] ಬ್ರಹ್ಮ ಶಬ್ದದಿಂದ ವಾಚ್ಯನಾದಂಥ ನಿದೋಽಷ ಪರಮಾತ್ಮನನ್ನ ತಿಳಿದುಕೊಂಡು ಅದೇ ಬುಹ್ಯಸ್ವರೂಪವನ್ನ ತಿಳಿಯುವಂಥ ಪುರುಷನ ಮೂಲಕ ಅಧವಾ ಅದೇ ಕಾರಣಾದಿಂದ [ಪರಲೋಜಿ] ‘ಪರಲೋಕ’ ಶಬ್ದದಿಂದ ವಾಚ್ಯವಾದಂಥ ಪರಮಾತ್ಮ ತತ್ತ್ವದಲ್ಲಿ [ಲಹು] ಶಿಷ್ಟವಾಗಿ ಶುದ್ಧ ಆತ್ಮನು [ಗಮ್ಯಜ್ಞ ಇ] ಪ್ರಾಪ್ತನಾಗುತ್ತಾನೆ. [ತಿ] ಆ ಪುರುಷನ ಮೂಲಕ ಅಧವಾ ಅದೇ ಕಾರಣಾದಿಂದ [ಪರು] ಉತ್ಸ್ಥಿತವಾದ [ಬಂಭು] ‘ಬ್ರಹ್ಮ’ ಶಬ್ದದಿಂದ ವಾಚ್ಯನಾದಂಥ ಶುದ್ಧ ಆತ್ಮನು [ಜೋಜಜ್ಞ ಇ] ಗೋಚರಿಸುತ್ತಾನೆ ಅಧವಾ ‘ಪರ’ವೆಂಬ ಪಾಠದ ಅಧಾರನುಸಾರ ‘ಬ್ರಹ್ಮ’ ಶಬ್ದದಿಂದ ವಾಚ್ಯನಾದಂಥ ಶುದ್ಧ ಆತ್ಮನು ನಿಯಮದಿಂದ ಕಂಡು ಬರುತ್ತಾನೆ, ಕೇವಲ ಕಂಡು ಬರುತ್ತಾನೆಂದಿಷ್ಟೇ ಇಲ್ಲ, ಅದರೆ [ತಿ] ಆ ಪುರುಷನ ಮೂಲಕ ಅಧವಾ ಅದೇ ಕಾರಣಾದಿಂದ [ಸೋಜಿ] ಅದೇ ಶುದ್ಧ ಆತ್ಮನು [ಜಾಣಿಜ್ಞ ಇ] ತಿಳಿದು ಬರುತ್ತಾನೆ.

**ಭಾವಾಧರ :-** ಶುದ್ಧನಿಶ್ಚಯನಯದಿಂದ ಶಕ್ತಿರೂಪದಿಂದ ಕೇವಲಜ್ಞಾನದರ್ಶನಸ್ವಭಾವವುಳ್ಳ ಯಾವ ಪರಮಾತ್ಮನಿದ್ವಾನೆ ಅವನು ಸಮಸ್ತ ಸೂಕ್ಷ್ಮ ಪಕ್ಷೇಂದ್ರಿಯ ಮೊದಲಾದ ಜೀವಗಳ ಶರೀರದಲ್ಲಿ ಪೃಥಕ್ ಪೃಥಗ್ ರೂಪದಿಂದ ಇರುತ್ತಾನೆ ಅವನೇ ಪರಮಬುಹ್ಯನಿದ್ವಾನೆ, ಅವನೇ ಪರಮಾವಿಷ್ಯಾವಿದ್ವಾನೆ ಹಾಗೂ ಅವನೇ ಪರಮ ಶಿವನಿದ್ವಾನೆ ಮತ್ತು ಪೃಥಗ್ರಾಹೇಣ ಭಗವಾನ ಅರಹಂತನೇ ಅಧವಾ ಮುಕ್ತಿಗತನಾದ ಸಿದ್ಧಾತ್ಮನೇ ಪರಮ ಬುಹ್ಯನಿದ್ವಾನೆ, ವಿಷ್ಯಾವಿದ್ವಾನೆ, ಶಿವನಿದ್ವಾನೆ. ಅವನಿಂದ ಬೇರೆಯಾರೂ ಕಲ್ಪಿತ ಜಗದ್ವಾಯಿ ಅದರಂತೆ ಒಬ್ಬ ಪರಬುಹ್ಯ, ವಿಷ್ಯಾ, ಶಿವಗಳಿಲ್ಲ.

**ಮುಣಿ-ವರ-ವಿಂದಹ ಹರಿ-ಹರಹಂ ಜೋ ಮಣಿ ಣಿವಸಳ ದೇಲು ।**

**ಪರಹ ಜಿ ಪರತರು ಕಾಣಮಲು ಸೋ ವುಚ್ಚೆ ಇ ಪರ-ಲೋಲು ॥೧೧೦॥**

**ಮುನಿವರವೃಂದಾನಾಂ ಹರಿಹರಾಣಾಂ ಯಃ ಮನಸಿ ನಿವಸತಿ ದೇವಃ ।**

**ಪರಸ್ಯಾದ್ ಅಷಿ ಪರತರಃ ಜ್ಞಾನಮಯಃ ಸ ಉಚ್ಚೆ ತೇ ಪರಲೋಕಃ ॥೧೧೦॥**

ಮುಣಿವರವಿಂದಹಂ ಹರಿಹರಹಂ ಮುನಿವರವೃಂದಾನಾಂ ಹರಿಹರಾಣಾಂ ಜಿ ಜೋ ಮಣಿ ಣಿವಸಳ ದೇಲು ಯೋಕಸೌ ಮನಸಿ ನಿವಸತಿ ದೇವಃ ಆರಾಧ್ಯಃ । ಪುನರಪಿ ಕಿಂ ವಿಶಿಷ್ಟಃ । ಪರಹಂ ಜಿ ಪರತರು ಕಾಣಮಲು ಪರಸ್ಯಾದುತ್ಪಾದಪಿ ಅಥವಾ ಪರಹಂ ಜಿ ಬಹುವಚನಂ ಪರೇಭೋತಪಿ ಸಕಾಶಾದತಿಶಯೀನ ಪರಃ ಪರತರಃ । ಪುನರಪಿ ಕಥಂಘರಃಃ । ಜ್ಞಾನಮಯಃ ಕೇವಲಜ್ಞಾನೇನ ನಿವೃತ್ತಃ ಸೋ ವುಚ್ಚೆ ಇ ಪರಲೋಲು ಸ ಏವಂಗುಣವಿಶಿಷ್ಟಃ ಶುದ್ಧಾತ್ಮಾ ಪರಲೋಕ ಇತ್ಯುಚ್ಚೆ ತೇ ಇತಿ । ಪರ ಉತ್ಪಮೇಷ್ಟೋ ವೀತರಾಗಚಿದಾನಂದೈಕಸ್ಥಿಫಾವ ಆತ್ಮಾತ್ಸ್ಯ ಲೋಕೋವಲೋಕನಂ ನಿರ್ವಿಕಲ್ಪಸಮಾಧಾ ವಾನುಭವನಮಿತಿ ಪರಲೋಕಶಬ್ದಸ್ಯಾಧಃ, ಅಥವಾ ಲೋಕ್ಯಂತೇ ದೃಶ್ಯಂತೇ ಜೀವಾದಿಪದಾಧರ ಯಸ್ಮಿನ್ ಪರಮಾತ್ಮಸ್ಥರಾಂತೇ ಯಸ್ಯ ಕೇವಲಜ್ಞಾನೇನ ವಾ ಸ ಭವತಿ ಲೋಕಃ ಪರಶ್ಚಾಂತಾ ಲೋಕಾಂತ್ರಾ ಪರಲೋಕಃ ವ್ಯವಹಾರೇಣ ಪುನಃ ಸ್ವರ್ಗಾರಪವರ್ಗಲಕ್ಷಣಃ ಪರಲೋಕೋ ಭಣ್ಯಂತೇ । ಅತ್ಯ ಯೋಕಸೌ ಪರಲೋಕಶಬ್ದವಾಚ್ಯಃ ಪರಮಾತ್ಮಾ ಸ ಏಪ್ರೋಪಾದೇಯ ಇತಿ ತಾತ್ಪರ್ಯಾಧಃಃ ॥೧೧೦॥ ಅಥ-

ಮುಕ್ತಾತ್ಮನು ಯಾವ ಲೋಕದ ಅಗ್ರಭಾಗದಲ್ಲಿ ವಿರಾಜಿಸುತ್ತಿದ್ದಾನೆ ಅದುವೇ ಬ್ರಹ್ಮ ಲೋಕವಿದೆ, ಅದುವೇ ವಿಷ್ಣುಲೋಕವಿದೆ ಮತ್ತು ಅದುವೇ ಶಿವಲೋಕವಿದೆ. ಅದನ್ನ ಹೊರತುಪಡಿಸಿ ಬೇರೆ ಯಾವುದೂ ಕೂಡ ಇಲ್ಲವೆಂಬುದು ಇಲ್ಲಿನ ಭಾವಾಧರವಿದೆ.

ಕಃಗ ಪರಮಾತ್ಮನೇ ಪರಲೋಕನಿದ್ದಾನೆಂದು ಹೇಳುತ್ತಾರೆ,-

**ಗಾಢ - ೧೧೦**

**ಅನ್ವಯಾಧರ :-** [ಜೋ ದೇಲು] ಆ ಆರಾಧ್ಯನಾದಂಥ ಆತ್ಮದೇವನು [ಮುಣಿ-ವರ-ವಿಂದಹಂ] ಮುನಿವರರುಗಳ ಸಮೂಹ ಮತ್ತು [ಹರಿ-ಹರಹಂ] ಹರಿ ಹಾಗೂ ಹರನ ಎಂದರೆ ಇಂದ್ರ ಹಾಗೂ ವಾಸುದೇವನ [ಮಣಿ] ಚಿತ್ತದಲ್ಲಿ [ಣಿವಸಳ] ವಾಸ ಮಾಡುತ್ತಾನೆ, [ಪರಹಂ ಜಿ ಪರತರು] ಉತ್ಪಷಟಿಂದ ಕೂಡ ಉತ್ಪಷ್ಟನಿದ್ದಾನೆ ಅಥವಾ ‘ಪರಹಂ ಜಿ’ ಬಹುವಚನ ಸ್ವೀಕರಿಸಿದರೆ ಉತ್ಪಷ್ಟ ಆತ್ಮರುಗಳಿಗಿಂತ ಮೇಲ್ತರಗತಿಯವನಿದ್ದಾನೆ, [ಕಾಣ ಮಲು] ಜ್ಞಾನದಿಂದ ರಚನೆಗೊಂಡಿದ್ದಾನೆ [ಸೋ] ಅವನನ್ನು -ಇಂದ್ರ ಗುಣಗಳಿಂದ ವಿಶಿಷ್ಟನಾದ ಶುದ್ಧಾತ್ಮನನ್ನು [ಪರ - ಲೋಲು ವುಚ್ಚೆ ಇ] ಪರಲೋಕವೆಂದು ಹೇಳುತ್ತಾರೆ.

**ಭಾವಾಧರ :-** ಪರ ಎಂದರೆ ಒಂದು ಉತ್ಪಷ್ಟ ವೀತರಾಗ ಚಿದಾನಂದವು ಸ್ವಭಾವವಿರುವಂಥ ಆತ್ಮನ ಲೋಕವು ಎಂದರೆ ಅವನ ಅವಲೋಕನವು ಅಥವಾ ನಿರ್ವಿಕಲ್ಪಸಮಾಧಿಯಲ್ಲಿ ಅವನ ಅನುಭವವಾಗುವುದು

**ಯಾವ ದೇವ ಮುನಿವೃಂದದ ಹರಿಹರರ ಚಿತ್ತದಲ್ಲಿ ವಾಸಿಸುವನು ।**

**ಅವನು ಉತ್ಪಮರಲುತ್ತಮನು ಜ್ಞಾನಮಯ ಪರಲೋಕನೆಸುವನು ॥೧೧೦॥**

ಸೋ ಪರ ವುಚ್ಚಿ ಇ ಲೋಲು ಪರು ಜಸು ಮಳ ತಿತ್ತು ವಸೇಇ ।  
 ಜಹಿ ಮಳ ತಹಿ ಗಳ ಜೀವಹ ಜಿ ಣೆಯಮೇ ಜೀಣ ಹವೇಇ ॥೧೧೧॥  
 ಸಃ ಪರಃ ಉಚ್ಚತೇ ಲೋಕಃ ಪರಃ ಯಸ್ಯ ಮತಿಃ ತತ್ತ ವಸತಿ ।  
 ಯತ್ ಮತಿಃ ತತ್ತ ಗತಿಃ ಜೀವಸ್ಯ ಏವ ನಿಯಮೇನ ಯೇನ ಭವತಿ ॥೧೧೧॥

ಸೋ ಪರ ವುಚ್ಚಿ ಲೋಲು ಪರು ಸ ಪರಃ ನಿಯಮೇನೋಚ್ಚತೇ ಲೋಕೋ ಜನಃ । ಕಥಂಭೂತೋ ಭಣ್ಣತೇ । ಪರ ಉತ್ಸುಷ್ಟಃ ಸ ಕಃ । ಜಸು ಮಳ ತಿತ್ತು ವಸೇಇ ಯಸ್ಯ ಭವ್ಯಜನಸ್ಯ ಮತಿಮಣಸ್ತಿತ್ತಂ ತತ್ತ ನಿಜಪರಮಾತ್ಮ ಸ್ವರೂಪೇ ವಸತಿ ಏವಯಕಾಂತಾಯವಿಕಲ್ಪಜಾಲತ್ಯಾಗೇನ ಸ್ವಸಂವೇದನಸಂವಿತಿಸ್ವರೂಪೇಣ ಸ್ಥಿರೀ ಭವತಿತ್ತಿ । ಯಸ್ಯ ಪರಮಾತ್ಮ ತತ್ತ್ವೀ ಮತಿಸ್ವಿಷ್ಟಿ ಸ ಕಸ್ಯಾತ್ಸರೋ ಭವತಿತ್ತಿ ಚೇತ್ರಾ ಜಹಿಂ ಮಳ ತಹಿಂ ಜೀವಹಂ ಜಿ ಣೆಯಮೇ ಜೀಮ ಹವೇಇ ಯೇನ ಕಾರಣೇನ ಯತ್ ಸ್ವಶುದ್ಧಾತ್ಸರೂಪೇ ಮತಿಸ್ತತ್ವೀವ ಗತಿಃ । ಕಸ್ಯೈವ । ಜೀವ-ಜೀವಸ್ಯೈವ ಅಧವಾ ಬಹುವಚನವ್ಯಕ್ತೇ ಜೀವಾನಾಮೇವ ನಿಶ್ಚಯೇನ ಭವತಿತ್ತಿ । ಅಯಿಮತ್ತ ಭಾವಾಧಾರಃ । ಯದ್ಯಾತ್ಸರೌದ್ರಾಧಿನತಯಾ ಸ್ವಶುದ್ಧಾತ್ಸರೋ ಭಾವನಾಚ್ಯತೋ ಭೂತಾ ಪರಭಾವೇನ ಪರಿಣಾಮತಿ ತದಾ ದೀಘಾಸಂಸಾರೀ ಭವತಿ, ಯದಿ ಪ್ರನರ್ಿಷ್ಟಯರತ್ತತಯಾತ್ಕೇ ಪರಮಾತ್ಮತತ್ತ್ವೀ ಭಾವನಾಂ ಕರೋತಿ ತಹಿಂ ನಿಮಾಣಂ ಷಾಸ್ತ್ರೋತ್ತಿ ಜಿ ಜ್ಞಾತ್ವಾ ಸರ್ವರಾಗಾದಿವಿಕಲ್ಪತ್ಯಾಗೇನ ತತ್ತ್ವೀವ ಭಾವನಾಂ ಕರ್ತವ್ಯೋತ್ತಿ ॥೧೧೧॥  
**ಅಧ -**

- ಎಂಬುದಾಗಿ ‘ಪರಲೋಕ’ ಶಬ್ದದ ಅಧಿವಿದೆ, ಅಧವಾ ಆ ಪರಮಾತ್ಮಸ್ವರೂಪದಲ್ಲಿ ಅಧವಾ ಅವನ ಕೇವಲ ಜ್ಞಾನದಿಂದ ಜೀವ ಮೊದಲಾದ ಪದಾರ್ಥಗಳು ಕಂಡು ಬರುತ್ತವೆ-ತಿಳಿದುಬರುತ್ತವೆ ಅದು ಲೋಕವಿದೆ ಪರಮ ಲೋಕ (ಪರಮಾತ್ಮನು) ಪರಲೋಕನಿದ್ವಾನೆ, ಮತ್ತು ವ್ಯವಹಾರನಯದಿಂದ ಸ್ವರ್ಗ - ಮೋಕ್ಷಗಳನ್ನ ಪರಲೋಕವೆಂದು ಹೇಳಲಾಗಿದೆ.

‘ಪರಲೋಕ’ ಶಬ್ದದಿಂದ ವಾಚ್ಯನಾದಂಥ ಯಾವ ಪರಮಾತ್ಮನಿದ್ವಾನೆ ಅವನೇ ಉಪಾದೇಯನಿದ್ವಾನೆಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ಯಾವನ ಮನಸ್ಸು ನಿಜಾತ್ಮನಲ್ಲಿ ವಾಸಿಸುತ್ತದೆ ಆ ಜ್ಞಾನೀ ಜೀವನು ಪರಲೋಕನಿದ್ವಾನೆಂದು ಈಗ ಹೇಳುತ್ತಾರೆ.

### ಗಾಥ - ೧೧೧

**ಅನ್ವಯಾರ್ಥ :** - [ಜಸು ಮಳ] ಯಾವ ಭವ್ಯ ಜೀವದ ಬುದ್ಧಿಯು [ತಿತ್ತು ವಸೇಇ] ತನ್ನ ಪರಮಾತ್ಮ ಸ್ವರೂಪದಲ್ಲಿ ವಾಸಿಸುತ್ತಿದೆ [ಸೋಣ] ಅವನಸ್ಸು [ಪರ] ನಿಯಮದಿಂದ [ಪರ ಲೋಲು ವುಚ್ಚಿ] ಪರಲೋಕವೆಂದು ಉತ್ತಮಜನವೆಂದು ಹೇಳಲಾಗುತ್ತದೆ, [ಜೀಣ] ಏಕೆಂದರೆ [ಜಹಿಂ] ಎಲ್ಲಿ [ಜೀವಹ ಜಿ ಮಳ] ಜೀವದ ಬುದ್ಧಿಯಿರುತ್ತದೆ [ಣೆಯಮೇಣ] ನಿಶ್ಚಯದಿಂದ [ತಹಿಂ ಗಳ ಹವೇಇ] ಅಲ್ಲಿಯೇ ಗತಿಯಾಗುತ್ತದೆ.

ಯಾವನ ಮತಿ ನಿಜಾತ್ಮನಲಿರುವುದವನನುಪರಲೋಕವೆನ್ನವರು ।  
 ಜೀವದ ಮತಿಯಲ್ಲಿರುವುದಲ್ಲಿಯೇ ನಿಶ್ಚಯದಿ ಗತಿಯಾಗುವುದು ॥೧೧೧॥

ಜಹಿ ಮಂಜು ತಹಿ ಗಳಿ ಜೀವ ತುಹು ಮರಣು ವಿ ಜೀಣ ಲಹೇಹಿ ।  
 ತೇ ಪರಬಂಭು ಮುಖವಿ ಮಂಜು ಮಾ ಪರ-ದವ್ವಿ ಕರೇಹಿ ॥೧೦೨॥  
 ಯತ್ರ ಮತಿ: ತತ್ತ ಗತಿ: ಜೀವ ತ್ವಂ ಮರಣಮಷಿ ಯೇನ ಲಭಸೇ ।  
 ತೇನ ಪರಬ್ರಹ್ಮ ಮುಕ್ತಾ ಮತಿಂ ಮಾ ಪರದ್ವರ್ವೇ ಕಾಷಿಃ ॥೧೦೩॥

ಜಹಿಂ ಮಂಜು ತಹಿಂ ಗಳಿ ಜೀವ ತುಹುಂ ಮರಣು ವಿ ಜೀಣ ಲಹೇಹಿ ಯತ್ರ ಮತಿಸ್ತತ್ರ ಗತಿ: । ಹೇ ಜೀವ ತ್ವಂ ಮರಣೇನ ಕೃತ್ಯಾ ಯೇನ ಕಾರಣೇನ ಲಭಸೇ ತೇಂ ಪರಬಂಭು ಮುಖವಿ ಮಂಜುಂ ಮಾ ಪರದವ್ವಿ ಕರೇಹಿ ತೇನ ಕಾರಣೇನ ಪರಬ್ರಹ್ಮ ಶಬ್ದವಾಚ್ಯಂ ಶುದ್ಧದ್ವಾರ್ಥಿಕನಯೇನ ಟಂಕೋತ್ತೀರ್ಣಾಜ್ಞಾಯಕೈಕಸ್ವಭಾವಂ ವಿಶೇಷದಾಗಿ ನಂದ್ಯಕೆಸುಖಾಮೃತರಸಪರಿಣಂ ನಿಜಶುದ್ಧಾತ್ಮತತ್ವಂ ಮುಕ್ತಾ ಮತಿಂ ಚಿತ್ತಂ ಪರದ್ವರ್ವೇ ದೇಹಸಂಗಾದಿಪು ಮಾ ಕಾಷಿಃರಿತಿ ತಾತ್ಪರ್ಯಾರ್ಥಃ ॥೧೦೧॥ ಏವಂ ಸೂತ್ರ ಚತುಷ್ಪಯೇನಾಂತರಸ್ಥಲೇ ಪರಲೋಕಶಬ್ದವ್ಯತ್ಪತ್ತಾ ಪರಲೋಕಶಬ್ದವಾಚ್ಯಸ್ಯ ಪರಮಾತ್ಮನೋ ವ್ಯಾಖ್ಯಾನಂ ಗತಮಾ ।  
 ತದನಂತರಂ ಕಿಂ ತತ್ ಪರದ್ವರ್ವಮಿತಿ ಪ್ರಶ್ನೇ ಪ್ರತ್ಯುತ್ತರಂ ದದಾತಿ-

**ಭಾವಾರ್ಥ:** :- ಯಾವ ಭವ್ಯ ಜೀವನ ಮತಿ-ಮನಸ್ಸು-ಬುದ್ಧಿಯು ತನ್ನ ಪರಮಾತ್ಮ ಸ್ವರೂಪದಲ್ಲಿ ವಾಸಿಸುತ್ತಿದೆ ಎಂದರೆ ವಿಷಯಕಣಾಯ ವಿಕಲ್ಪಜಾಲದ ತ್ಯಾಗದಿಂದ ಸ್ವಸಂವೇದನಸಂವಿತಿ ಸ್ವರೂಪದಿಂದ ಯಾವನ ಬುದ್ಧಿಯು ಸಿರವಾಗಿದೆ ಅವನನ್ನು ನಿಯಮದಿಂದ ಪರಲೋಕ-ಉತ್ಪಾದಿಸಬೇಕು ಹೇಳಲಾಗುತ್ತದೆ. ಏಕೆಂದರೆ ಯಾವ ನಿಜಶುದ್ಧಾತ್ಮ ಸ್ವರೂಪದಲ್ಲಿ ಜೀವದ ಅಧಿವಾ ಜೀವರುಗಳ ಬುದ್ಧಿಯಿರುತ್ತದೆ ಅಲ್ಲಿ ನಿಶ್ಚಯದಿಂದ ಗತಿಯಾಗುತ್ತದೆ.

ಆತ್ಮಧ್ಯಾನ ಮತ್ತು ರೌದ್ರಧ್ಯಾನದ ವರ್ತಿಭೂತವಾಗುವುದರಿಂದ ನಿಜಶುದ್ಧಾತ್ಮನ ಭಾವನೆಯಿಂದ ಪರಿಚ್ಯತವಾಗಿ ಪರಭಾವಗಳರೂಪದಿಂದ ಪರಿಣಮಿಸುತ್ತಿದ್ದರೆ ದೀಘ್ರಸಂಸಾರಿಯಾಗುತ್ತಾನೆ. ಮತ್ತು ಯಾವನು ನಿಶ್ಚಯರತ್ನತಯಾತ್ಮಕವಾದ ಪರಮಾತ್ಮತತ್ವದಲ್ಲಿ ಭಾವನೆಯಿರಿಸುತ್ತಾನೆ ಅವನು ನಿವಾಣ ಪಡೆಯುತ್ತಾನೆಂದು ತಿಳಿದುಕೊಂಡು ಸಮಸ್ತ ರಾಗಾದಿ ವಿಕಲ್ಪಜಾಲದ ತ್ಯಾಗ ಮಾಡಿ ಅದರಲ್ಲಿಯೇ - ಆ ಪರಮಾತ್ಮ ತತ್ತ್ವದಲ್ಲಿಯೇ ಭಾವನೆಯಿರಿಸಬೇಕೆಂಬುದು ಇಲ್ಲಿನ ಭಾವಾರ್ಥವಿದೆ.

ಈಗ ಮತ್ತೆ ಇದೇ ಮಾತನ್ನು ಧೃಥಪಡಿಸುತ್ತಾರೆ,-

### ಗಾಥೆ - ೧೦೨

**ಅನ್ವಯಾರ್ಥ:** :- [ಜಹಿಂ ಮಂಜು ತಹಿಂ ಗಳಿ] ಎಲ್ಲಿ ಬುದ್ಧಿಯಿರುತ್ತದೆ ಅಲ್ಲಿ ಗತಿಯಿದೆ, [ಜೀಣ] ಆದುದರಿಂದ [ಜೀವ] ಎಲ್ಲೆ ಜೀವನೇ ! [ತುಹುಂ] ನೀನು [ಮರಣು ವಿ] ಸತ್ತು ಕೂಡ ಆ ಗತಿಯನ್ನು [ಲಹೇಹಿ] ಪಡೆಯುವೆ [ತೇಂ] ಆದುದರಿಂದ ನೀನು [ಪರಬಂಭು ಮುಖವಿ] ಪರಬ್ರಹ್ಮನನ್ನು ಬಿಟ್ಟುಕೊಟ್ಟು [ಪರ-ದವ್ವಿ] ಪರದ್ವರ್ವದಲ್ಲಿ [ಮಂಜುಂ ಮಾ ಕರೇಹಿ] ಮನಸ್ಸು ತೊಡಗಿಸಬೇಡ - ಚಿತ್ತವನ್ನು ಸೇರಿಸಬೇಡ - ಬುದ್ಧಿಯನ್ನು ಪ್ರವರ್ತಿಸಬೇಡ.

ಮತಿಯಂತೆ ಗತಿಯಿದ್ದಲೇ ಜೀವ ನೀ ಸತ್ತು ಕೂಡಾ ಗತಿ ಪಡೆವೆ ।  
 ಇತರ ದ್ವರ್ವಾಗಳಲ್ಲಿ ಮನತೊಡಗಿಸದಿರು ಪರಬೋಮ್ಮನನು ಬಿಟ್ಟು ॥೧೦೨॥

ಜಂ ನೀಯದವ್ವಾಹ ಭಿಣ್ಣ ಜಡು ತಂ ಪರ-ದವ್ವ್ಯ ವಿಯಾಣಿ |  
 ಪುಗ್ಗಲು ಧಮ್ಮಾಧಮ್ಮ ಣಹು ಕಾಲು ವಿ ಪಂಚಮು ಜಾಣಿ ||१०८||  
 ಯತ್ ನಿಜದ್ವಾಹಾತ್ ಭಿನ್ನಂ ಜಡಂ ತತ್ ಪರದ್ವಾಹಂ ಜಾನೀಹಿ |  
 ಪುದ್ದಲಃ ಧಮ್ಮಾಧಮ್ಮಃ ನಭಃ ಕಾಲಂ ಅಪಿ ಪಂಚಮಂ ಜಾನೀಹಿ ||१०९||

ಜಮಿತ್ಯಾದಿ | ಪದಮಿಂಡನಾರೂಪೇಣ ವ್ಯಾಖ್ಯಾನಂ ಕ್ರಿಯತೇ | ಜಂ ಯತ್ ನೀಯದವ್ವಾಹಂ ನಿಜದ್ವಾಹಾತ್ ಭಿಣ್ಣಂ ಪ್ರಫಳಗ್ಭಾತಂ ಜಡು ಜಡಂ ತಂ ತತ್ ಪರದವ್ವ್ಯ ವಿಯಾಣಿ ಪರದ್ವಾಹಂ ಜಾನೀಹಿ | ತಚ್ಚ ಕಿಮ್ಮಾ | ಪುಗ್ಗಲು ಧಮ್ಮಾಧಮ್ಮ ಣಹು ಪುದ್ದಲಧಮ್ಮಾಧಮ್ಮನಭೋರೂಪಂ ಕಾಲು ವಿ ಕಾಲಮಪಿ ಪಂಚಮು ಜಾಣಿ ಪಂಚಮಂ ಜಾನೀಹಿತಿ | ಅನಂತಕುಷ್ಟಯಸ್ಸರೂಪಾನ್ನಿಜದ್ವಾಹಾಹಂ ಭಾವಕಮ್-ದ್ವಾಹಕಮ್-ನೋಕಮ್-ರೂಪಂ ಜೀವಸಂಬಂಧಂ ಶೇಷಂ ಪುದ್ದಲಾದಿಪಂಚಭೀಡಂ ಯತ್ವರ್ವಂ ತದ್ದೋಯಮಿತಿ ||११०||

ಅಥ ಏತರಾಗನಿರ್ವಿಕಲ್ಲ ಸಮಾಧಿರಂತಮ್ಮಾಹೂತೇನಾಪಿ ಕರ್ಮಜಾಲಂ ದಹತೀತಿ ಧ್ಯಾನಸಾಮಧ್ಯಂ ದಶಯತಿ-

**ಭಾವಾಧರ :** - ಶುದ್ಧದ್ವಾಹಾಧಿಕನಯದಿಂದ ‘ಪರಬ್ರಹ್ಮ’ ಶಬ್ದದಿಂದ ವಾಚ್ಯವಾದ, ಒಂದು ಉಂಕೋತ್ತೀರ್ಥಾ ಜ್ಞಾಯಕವೇ ಸ್ವಭಾವವಿರುವಂಥ, ಒಂದು ಏತರಾಗಸದಾನಂದರೂಪದ ಸುಖಾ ಮೃತರಸರೂಪದಿಂದ ಪರಿಣಮಿಸಿದ ನಿಜಶುದ್ಧತ್ವತ್ವವನ್ನು ಬಿಂಬಿಕೊಟ್ಟಿ ಪರದ್ವಾಹಲ್ಲಿ - ದೇಹಸಂಗಾದಿಗಳಲ್ಲಿ ಚಿತ್ತವನ್ನು ತೊಡಗಿಸಬೇಡ - ಪ್ರವೃತ್ತಿ ಮಾಡಬೇಡ.

ಈ ಪ್ರಕಾರ ಅಂತರ ಸ್ಥಳದಲ್ಲಿ ನಾಲ್ಕು ಗಾಥಾಮಾತ್ರಗಳಿಂದ ‘ಪರಲೋಕ’ ಶಬ್ದದ ವ್ಯತ್ಪತ್ತಿಯಿಂದ ‘ಪರಲೋಕ’ ಶಬ್ದದಿಂದ ವಾಚ್ಯನಾದಂಥ ಪರಮಾತ್ಮನ ವ್ಯಾಖ್ಯಾನವು ಸಮಾಪ್ತವಾಯಿತು.

ಪರಲೋಕ-ಪರಮಾತ್ಮನಲ್ಲಿ ಮನಸ್ಸು ತೊಡಗಿಸು, ಪರದ್ವಾಹ ಮಮತೆಯನ್ನು ಬಿಡೆಂದು ಹೇಳಿರುವಲ್ಲಿ ‘ಪರದ್ವಾಹ’ವೆಂದರೇನೆಂದು ಕೇಳಿದ ಶಿಷ್ಯನ ಪ್ರಶ್ನೆಗೆ ಈಗ ಶ್ರೀಗುರುಗಳು ಉತ್ತರ ಹೇಳುತ್ತಾರೆ,-

### ಗಾಢे - १०९

**ಅನ್ನಯಾಧರ :** - [ಜಂ] ಯಾವವು [ನೀಯದವ್ವಾಹಂ] ನಿಜದ್ವಾಹಿಂದ - ಆತ್ಮದ್ವಾಹಿಂದ [ಭಿಣ್ಣ] ಬೇರೆ ಯಾವ [ಜಡು] ಜಡಪದಾಧರಗಳವ [ತಂ] ಅವನ್ನು ನೀನು [ಪರ-ದವ್ವ್ಯ ವಿಯಾಣಿ] ಪರದ್ವಾಹವೆಂದು ತಿಳಿದುಕೊಳ್ಳು ಮತ್ತು ಆ ಪರದ್ವಾಹಗಳು [ಪುಗ್ಗಲು ಧಮ್ಮಾಧಮ್ಮ ಣಹು ಕಾಲು ವಿ ಪಂಚಮು ಜಾಣಿ] ಪುದ್ದಲಧ್ವ್ಯ, ಧಮ್ಮಾಧ್ವ್ಯ, ಅಧಮ್ಮಾಧ್ವ್ಯ, ಆಕಾಶದ್ವ್ಯ ಮತ್ತು ಕಾಲದ್ವ್ಯವೆಂದು ಇದು ಪ್ರಕಾರವಾಗಿವೆಯೆಂದು ತಿಳಿದುಕೊಳ್ಳು.

ತವ ದ್ರವ್ಯದಿ ಭಿನ್ನವಾದ ಜಡಗಳನು ಪರದ್ವಾಹವೆಂದರಿ |  
 ಅವು ಪುದ್ದಲ ಧಮ್ಮಾಧಮ್ಮ ಆಕಾಶ ಕಾಲವೆಂದ್ದೆದಿವೆ ||१११||

**ಜಳ ಣೀವಿಸದ್ದು ವಿ ಕು ವಿ ಕರಳ ಪರಮಪ್ರಭ ಅಣುರಾಲು |  
ಅಗ್ನಿ-ಕಣೀ ಜಿಮೆ ಕಟ್ಟಿ-ಗಿರಿ ದಹಳ ಅಸೇಸು ವಿ ಪಾಲು ||೧೧೪||  
ಯದಿ ನಿಮಿಷಾರ್ಥಮಷಿ ಕೋರಿ ಕರೋತಿ ಪರಮಾತ್ಮನಿ ಅನುರಾಗಮ್ |  
ಅಗ್ನಿಕಣೆ ಯಥಾ ಕಾಷ್ಟಿರಿಂ ದಹತಿ ಅಶೇಷಮಷಿ ಪಾಪಮ್ ||೧೧೪||**

ಜಳ ಇತ್ಯಾದಿ | ಜಳ ಣೀವಿಸದ್ದು ವಿ ಯದಿ ನಿಮಿಷಾರ್ಥಮಷಿ ಕು ವಿ ಕರಳ ಕೋರಿ ಕಟ್ಟಿತ್ತು ಕರೋತಿ | ಈ ಕಣೀ | ಪರಮಪ್ರಭ ಇ ಅಣುರಾಲು ಪರಮಾತ್ಮನ್ಯಾಸುರಾಗಮ್ | ತದಾ ಈ ಕಣೀತಿ | ಅಗ್ನಿಕಣೀ ಜಿಮೆ ಕಟ್ಟಿರಿ ಅಗ್ನಿಕಣೆ ಯಥಾ ಕಾಷ್ಟಿರಿಂ ದಹತಿ ತಥಾ ದಹಳ ಅಸೇಸು ವಿ ಪಾಲು ದಹತ್ತಿಶೇಷ ಪಾಪಮಿತಿ | ತಥಾಹಿ-ಖದಿಗೊರವರಸಗೊರವಕವಿತ್ತವಾದಿತ್ತಗಮಕತ್ತವಾಗ್ರಿತ್ತಿಚತ್ತಲ್ಲಿ-ಧಶಭ್ರಗೊರವಸ್ತರೂಪಪ್ರಭೃತಿಸಮಸ್ತವಿಕಲ್ಪ-ಜಾಲತ್ಯಾಗರೂಪೇಣ ಮಹಾವಾತೇನ ಪ್ರಜ್ಞಲಿತಾ ನಿಜಶುದ್ಧಾತ್ಮ ತತ್ತಧ್ಯಾನಾಗ್ನಿ ಕಣೆ ಸ್ತೋತ್ರಾಗ್ನಿ ಕೇಂದ್ರ-ನರಾಶಿಮಾಂತಮೂರ್ಹೂರ್ತೇನಾಪಿ ಚಿರಸಂಚಿತಕರ್ಮರಾಶಿಂ ದಹತೀತಿ | ಅಶ್ಯೈವಂವಿಧಂ ಶುದ್ಧಾತ್ಮಧ್ಯಾನ-ಸಾಮಧ್ಯಾಂ ಜ್ಞಾತ್ವಾ ತದೇವ ನಿರಂತರಂ ಭಾವನೀಯಮಿತಿ ಭಾವಾರ್ಥಃ | ||೧೧೪||

ಅಥ ಹೇ ಜೀವ ಚಿಂತಾಜಾಲಂ ಮುಕ್ತಾ ಶುದ್ಧಾತ್ಮಸ್ತರೂಪಂ ನಿರಂತರಂ ಪಶ್ಯೇತಿ ನಿರೂಪಯತ್ತಿ-

**ಭಾವಾರ್ಥ :-** ಅನಂತಚತುಷ್ಪಯಸ್ತರೂಪದ ನಿಜದ್ವಿಷಯ ದಿಂದ ಬಾಹ್ಯವಾದ ಭಾವಕರ್ಮ, ದ್ವಿಷಯಕರ್ಮ-ಮತ್ತು ನೋಕರ್ಮರೂಪ ಜೀವದ ಸಂಬಂಧವುಳ್ಳ ಮತ್ತು ಉಳಿದ ಪ್ರದಲಾದಿಗಳಿಂದು ಏದು ಭೇದವುಳ್ಳವು ಯಾವವಿವೆ ಅವೆಲ್ಲ ಹೇಯಿವಿವೆ.

**ವೀರಾಗನಿರ್ವಿಕಲ್ಪ ಸಮಾಧಿಯು** ಒಂದು ಅಂತಮೂರ್ಹೂರ್ತದಲ್ಲಿಯೇ ಕರ್ಮಜಾಲವನ್ನು ಸುಟ್ಟು ಹಾಕುವಂದ ಸಾಮಧ್ಯವು ಆ ಧ್ಯಾನದಲ್ಲಿದೆ ಅದನ್ನು ಈಗ ದರ್ಶಿಸುತ್ತಾರೆ,-

### ಗಾಥೆ - ೧೧೪

**ಅನ್ನಯಾರ್ಥ :-** [ಜಳ] ಒಂದು ವೇಳೆ [ಕು ವಿ] ಯಾವನಾದರೂ [ಣೀವಿಸದ್ದು ವಿ] ಅರ್ಥ ನಿಮಿಷವಾದರೂ ಕೂಡ [ಪರಮಪ್ರಭ ಇ ಅಣುರಾಲು] ಪರಮಾತ್ಮನಲ್ಲಿ ಅನುರಾಗವನ್ನು [ಕರಳ] ಮಾಡಿದರೆ ಅವನು ಯಾವ ಪ್ರಕಾರ [ಅಗ್ನಿ-ಕಣೆ] ಅಗ್ನಿಯ ಒಂದು ಕಣವು [ಕಟ್ಟಿ-ಗಿರಿ] ಕಟ್ಟಿಗೆಯ ಬೆಟ್ಟವನ್ನು [ದಹಳ] ಭಸ್ಯಮಾಡಿಬಿಡುತ್ತದೆ, ಅದೇ ಪ್ರಕಾರ [ಅಸೇಸು ವಿ ಪಾಲು] ಸಂಪೂರ್ಣ ಪಾಪವನ್ನು ನಾಶ ಮಾಡಿಬಿಡುತ್ತದೆ.

**ಭಾವಾರ್ಥ :-** ಖದಿಗೊರವ, ರಸದಗವರ (ರಸಾಯನದ ಗವರ ಎಂದರೆ ಪಾದರಸ ಮೌದಲಾದ ಧಾತುಗಳನ್ನು ಭಸ್ಯಮಾಡುವ ಮುದ ಅಧಿವಾನವರಸಗಳನ್ನು ತಿಳಿದುಕೊಳ್ಳುವ ಮುದ) ಮತ್ತು ಕವಿ-ಕಲೆಯಮುದ, ವಾದದಲ್ಲಿ ಗಲ್ಲುವ ಮುದ, ಶಾಸ್ತ್ರಗಳ ಟೀಕೆ ರಚಿಸುವ ಮುದ, ಶಾಸ್ತ್ರದ ವ್ಯಾಖ್ಯಾನ ಮಾಡುವ ಮುದ ಈನಾಲ್ಯಾಪ್ರಕಾರದ ಶಬ್ದಗೊರವ-ತಃ ಗವಾದಿಗಳ ಸ್ತರೂಪದಿಂದ ಹಿಡಿದು ಸಮಸ್ತ ವಿಕಲ್ಪಜಾಲದ ತ್ಯಾಗರೂಪವಾದ ಪ್ರಚಂಡ ಪವನದಿಂದ ಪ್ರಜ್ಞಲಿತವಾದ ನಿಜಶುದ್ಧ ಅತ್ಯತತ್ತದ ಧ್ಯಾನರೂಪವಾದ ಅಗ್ನಿಕಣವು ಯಾವ ಪ್ರಕಾರ ಅಗ್ನಿಯ ಚಿಕ್ಕ ಕಣವು ಕಟ್ಟಿಗೆಯ ಬೆಟ್ಟವನ್ನು ಭಸ್ಯೇಭಾತಮಾಡಿ ಬಿಡುತ್ತದೆ, ಅದೇ ಪ್ರಕಾರ ದೀಪಕಾಲದಿಂದ

**ಒಂದಗ್ನಿ ಕಣ ಕಾಷ್ಟಿರಿಯನೆ ಸುದುವಂತೆ ನಿಮಿಷಾರ್ಥಮಾತ್ರ |  
ಹೊಂದಿ ಪರಮಾತ್ಮನಲಿ ಒಲುಮೆ ಮಾಡಿದರೆ ನಿಖಿಲಪಾಪಕಿಡುವುದು ||೧೧೪||**

**ಮೇಲ್ಲಿವಿ ಸಯಲ ಅವಕ್ಷದೀ ಜಿಯ ಣೆಚ್ಚಿಂತಲು ಹೋಇ |**  
**ಚಿತ್ತು ಣೆವೇಸಹಿ ಪರಮಪಪ ದೇಲು ಣೆರಂಜಣು ಜೋಇ ||೧೦೫||**  
**ಮುಕ್ತಾಷ್ಟಸಕಲಾಂ ಚಿಂತಾಂ ಜೀವ ನಿಶ್ಚಿಂತಃ ಭೂತ್ವಾ |**  
**ಚಿತ್ತಂ ನಿವೇಶಯ ಪರಮಪದೇ ದೇವಂ ನಿರಂಜನಂ ಪಶ್ಯ ||೧೦೬||**

ಮೇಲ್ಲಿವಿ ಇತ್ಯಾದಿ | ಮೇಲ್ಲಿವಿ ಮುಕ್ತಾಷ್ಟಸಯಲ ಸಮಸ್ತಂ ಅವಕ್ಷದೀ ದೇಶಭಾಷಯಾ ಚಿಂತಾಂ ಜಿಯ ಹೇ ಜೀವ ಣೆಚ್ಚಿಂತಲು ಹೋಇ ನಿಶ್ಚಿಂತೋ ಭೂತ್ವಾ | ಕಿಂ ಕುರು | ಚಿತ್ತು ಣೆವೇಸಹಿ ಚಿತ್ತಂ ನಿವೇಶಯ ಧಾರಯ | ಕ್ಷ | ಪರಮಪಪ ನಿಜಪರಮಾತ್ಮಪದೇ | ಪಶ್ವಾತ್ | ಕಿಂ ಕುರು | ದೇಲು ಣೆರಂಜಣು ಜೋಇ ದೇವಂ ನಿರಂಜನಂ ಪಶ್ಯೇತಿ | ತದ್ದಧಾ | ಹೇ ಜೀವ ದೃಷ್ಟಿತ್ವಾನುಭೂತಭೋಗಾಕಾಂಜ್ಞಾಸ್ವರೂಪಾಪಧ್ಯಾನಾದಿ ಸಮಸ್ತಚಿಂತಾಜಾಲಂ ಮುಕ್ತಾಷ್ಟನಿಶ್ಚಿಂತೋ ಭೂತ್ವಾ ಚಿತ್ತಂ ಪರಮಾತ್ಮಸ್ವರೂಪೇ ಸ್ಥಿರಂ ಕುರು, ತದನಂತರಂ ಭಾವಕರ್ಮದ್ವಯಕರ್ಮ-ನೋಕರ್ಮಾಂಜನರಹಿತಂ ದೇವಂ ಪರಮಾರಾಷ್ಟ್ರಂ ನಿಜಶುದ್ಧಾತ್ಮಾನಂ ಧ್ಯಾಯೇತಿ ಭಾವಾಧರಃ | ಅಪಧ್ಯಾನಲಕ್ಷಣಂ ಕಢ್ಯತೇ - ‘ಬಂಧವಧಭೈರ್ದಾದೇದ್ವೇಷಾದ್ವಾಗಾಳ್ಜ ಪರಕಲತ್ತಾದೇಃ ಆಧ್ಯಾನಮಪಧ್ಯಾನಂ ಶಾಸತಿ ಜಿನಶಾಸನೇ ವಿಶದಾ: ||’ ||೧೦೫||

ಅಥ ಶಿವಶಬ್ದವಾಚ್ಯೇ ನಿಜಶುದ್ಧಾತ್ಮನಿ ಧ್ಯಾತೇ ಯತ್ಸುಖಂ ಭವತಿ ತತ್ತ್ವಾತ್ಮಯೇಣ ಪ್ರತಿಪಾದಯತಿ-

ಸಂಚಯ ಮಾಡಿದ (ಅನೇಕ ಭವಗಳಲ್ಲಿ ಸಂಚಯ ಮಾಡಿದ) ಕರ್ಮರಾಶಿಯನ್ನು ಒಂದು ಅಂತರ್ಮಾಹೋತದಲ್ಲಿ ಭಸ್ಯ ಮಾಡಿಬಿಡುತ್ತದೆ-ನಾಶಮಾಡಿಬಿಡುತ್ತದೆ.

ಇಂಥ ಶುದ್ಧಾತ್ಮಧ್ಯಾನದ ಸಾಮಧ್ಯವನ್ನು ತಿಳಿದುಕೊಂಡು ಅದೇ ನಿರಂತರ ಭಾವಿಸಲು ಯೋಗ್ಯವಿದೆ ಯೆಂಬುದು ಇಲ್ಲಿನ ಭಾವಾಧರಾವಿದೆ.

ಎಲ್ಲೇ ಜೀವನೇ ! ನೀನು ಚಿಂತಾಜಾಲವನ್ನು ತ್ಯಜಿಸಿ ಶುದ್ಧಾತ್ಮಸ್ವರೂಪವನ್ನು ನಿರಂತರ ನೋಡೆಂದು ಈಗ ಹೇಳುತ್ತಾರೆ,-

### ಗಾಥೆ - ೧೦೬

**ಅನ್ವಯಾಧರ : -** [ಜಿಯ] ಎಲ್ಲೇ ಜೀವನೇ ! ನೀನು [ಸಯಲ ಅವಕ್ಷದೀ] ಸಮಸ್ತ ಚಿಂತೆಯನ್ನು ಬಿಟ್ಟು ಕೊಟ್ಟಿ [ಣೆಚ್ಚಿಂತಲು ಹೋಇ] ನಿಶ್ಚಿಂತನಾಗಿ [ಚಿತ್ತು] ನಿನ್ನ ಚಿತ್ತವನ್ನು [ಪರಮಪಪ] ಪರಮಪದದಲ್ಲಿ [ಣೆವೇಸಹಿ] ಶೋಡಗಿಸು ಮತ್ತು [ಣೆರಂಜಣು ದೇಲು ಜೋಇ] ನಿರಂಜನನಾದ ದೇವನನ್ನು ಅವಲೋಕಿಸು.

**ಭಾವಾಧರ : -** ಎಲ್ಲೇ ಜೀವನೇ ! ನೋಡಿದ, ಆಲಿಸಿದ ಮತ್ತು ಅನುಭವಿಸಿದ ಭೋಗಗಳ ಆಕಾಂಕ್ಷೆಯ ಸ್ವರೂಪವಿರುವ ಅಪಧ್ಯಾನ ಮೊದಲಾದ ಸಮಸ್ತ ವಿಕಲ್ಪ ಜಾಲವನ್ನು ಬಿಟ್ಟುಕೊಟ್ಟು, ನಿಶ್ಚಿಂತನಾಗಿ ಚಿತ್ತವನ್ನು

**ಸಮಸ್ತ ಚಿಂತೆಯನುಬಿಟ್ಟು ನಿಶ್ಚಿಂತನಾಗಿ ಎಲೆ ಜೀವ ನೀನು |**  
**ಆ ಮನವನು ಪರಮಪದದಲ್ಲಿ ನಿಲ್ಲಿಸಿ ನಿರಂಜನದೇವನ ನೋಡು ||೧೦೬||**

ಜಂ ಸಿವ-ದಂಸಣೆ ಪರಮ-ಸುಹು ಪಾವಹಿ ರುಂಬಾ ಕರಂತು ।  
 ತಂ ಸುಹು ಭುವಣೆ ವಿ ಅತ್ಯಿ ಣವಿ ಮೇಲ್ಲಿವಿ ದೇಲು ಅಣಂತು ॥೧೧೬॥  
 ಯತ್ ಶಿವದಶ್ರೋ ಪರಮಸುಖಿಂ ಪ್ರಾಪ್ತೋಽಷಿ ಧ್ಯಾನಂ ಕುರ್ವನ್ ।  
 ತತ್ ಸುಖಿಂ ಭುವನೇಕಪಿ ಅಸ್ತಿ ಸ್ನೇಹ ಮುಕ್ತಾಷಿ ದೇವಂ ಅನಂತಮ್ ॥೧೧೭॥

ಜಮಿತ್ಯಾದಿ । ಪದ್ಬಿಂಡನಾರೋಹೇಣ ವ್ಯಾಖ್ಯಾನಂ ಕೃಯತೇ-ಜಂ ಯತ್ ಸಿವದಂಸಣೆ ಸ್ವಾತ್ಮದಾತ್ಮದಶ್ರೋ ಪರಮಸುಹು ಪರಮಸುಖಿಂ ಪಾವಹಿ ಪ್ರಾಪ್ತೋಽಷಿ ಹೇ ಪ್ರಭಾಕರಭಟ್ಟ । ಕಿಂ ಕುರ್ವನ್ ಸನ್ । ರುಂಬಾ ಕರಂತು ಧ್ಯಾನಂ ಕುರ್ವನ್ ಸನ್ । ತಂ ಸುಹು ತತ್ತ್ವಾಪ್ತೋತ್ಸಾಹಿಂ ಭುವಣೆ ವಿ ಭುವನೇಕಪಿ ಅತ್ಯಿ ಣವಿ ಅಸ್ತಿಸ್ನೇಹ । ಕಿಂ ಕೃತ್ಯಾ । ಮೇಲ್ಲಿವಿ ಮುಕ್ತಾಷಿ । ಕರ್ಮ । ದೇಲು ದೇವಮ್ । ಕಥಂಭೂತಮ್ । ಅಣಂತು ಅನಂತಭ್ರಂಬಾ ವಾಚ್ಯ ಪರಮಾತ್ಮೆ ಪದಾರ್ಥಮಿತಿ । ತಥಾಹಿ-ಶಿವಶಿಂಹನಾತ್ರ ವಿಶುದ್ಧಾನಸ್ತಭಾವೋ ನಿಜಶುದ್ಧಾತ್ಮಾ ಜ್ಞಾತವ್ಯಃ ತಸ್ಯ ದಶ್ರೋ ನಮಗೆಲೋಕನಮಗನುಭವನಂ ತಸ್ಮಿನ್ । ಶಿವದಶ್ರೋ ಪರಮಸುಖಿಂ ನಿಜಶುದ್ಧಾತ್ಮಾಭಾವ-ನೋತ್ಪನ್ನವಿಶರಾಗಪರಮಾಹಾದರೂಪಂ ಲಭಸೇ । ಕಿಂ ಕುರ್ವನ್ ಸನ್ । ಏತರಾಗನಿರ್ವಿಕಲ್ಪತ್ರಿಗುಣಿ-ಸಮಾಧಿಂ ಕುರ್ವನ್ । ಇತಂಭೂತಂ ಸುಖಿಂ ಅನಂತಭ್ರಂಬಾಚ್ಯೋ ಯೋರಸೌ ಪರಮಾತ್ಮೆ ಪದಾರ್ಥಸ್ಯಂ ಮುಕ್ತಾಷಿ ಭುವನೇಕಪಿ ನಾಸ್ತಿತಿ । ಅಯಮಾರ್ಥಃ । ಶಿವಶಿಂಹವಾಚ್ಯೋ ಯೋರಸೌ ನಿಜಪರಮಾತ್ಮಾ ಸ ಏವ ರಾಗದ್ವೈಷಮೋಹಪರಿಹಾರೇಣ ಧ್ಯಾತಃ ಸನ್ನಾಹಲತ್ತಲಕ್ಷಣಂ ಪರಮಸುಖಿಂ ದದಾತಿ ನಾಸ್ಯಃ ಚೋಕಪಿ ಶಿವನಾಮೇತಿ ಪುರುಷಃ ॥೧೧೬॥ ಅಥ-

ಪರಮಾತ್ಮನ ಸ್ವರೂಪದಲ್ಲಿ ಸ್ವಿರಮಾಡು ಮತ್ತು ಭಾವಕರ್ಮ, ದ್ವಾರ್ಪಾಕರ್ಮ ಹಾಗೂ ನೋಕರ್ಮಗಳರೂಪದ ಅಂಜನದಿಂದ ರಹಿತನಾಗಿ ಪರಮ ಆರಾಧ್ಯನಾದಂಥ ದೇವನ ಎಂದರೆ ನಿಜಶುದ್ಧಾತ್ಮನ ಧ್ಯಾನಮಾಡು.

ಅಪಧ್ಯಾನದ ಸ್ವರೂಪವನ್ನು ಶ್ರೀ ರತ್ನಕರಂಡ ಶಾವಕಾರದ ಇಲ ನೇ ಗಾಢೆಯಲ್ಲಿ ಹೇಳಿದೆ - ‘ದ್ವೇಷ ಭಾವದಿಂದ ಪರದ ವಧೆ-ಬಂಧನ-ಭೇದನ ಮೊದಲಾದವುಗಳ ಚಿಂತನೆ ಮಾಡುವುದು ಮತ್ತು ರಾಗಭಾವದಿಂದ ಪರಸ್ತೀ ಮೊದಲಾದವುಗಳ ಚಿಂತನೆ ಮಾಡುವುದನ್ನು ಜಿನಶಾಸನದಲ್ಲಿ ವಿಚ್ಛಣಾ ಪುರುಷರು ಜ್ಞಾತಾಪ್ಯರುಷರು ಅಪಧ್ಯಾನವೆಂದು ಹೇಳಿದ್ದಾರೆ.

‘ಶಿವ’ ಶಬ್ದದಿಂದ ವಾಚ್ಯನಾದಂಥ ನಿಜಶುದ್ಧಾತ್ಮನ ಧ್ಯಾನ ಮಾಡಿದರೆ ಯಾವ ಸುಖವಾಗುತ್ತದೆ ಅದರ ಕಥನವನ್ನು ಈಗ ಮೂರು ಗಾಢಾ ಸೂತ್ರಗಳಿಂದ ಮಾಡುತ್ತಾರೆ,-

### ಗಾಥೆ - ೧೧೬

**ಅನ್ನಯಾರ್ಥ :** - ಎಲ್ಲೆ ಪ್ರಭಾಕರ ಭಟ್ಟನೇ ! ನೀನು [ರುಂಬಾ ಕರಂತು] ಧ್ಯಾನ ಮಾಡುತ್ತಿರುವಾಗ [ಸಿವದಂಸಣೆ] ನಿಜಶುದ್ಧಾತ್ಮನ ದಶನದಲ್ಲಿ [ಜಂ ಪರಮ-ಸುಹು] ಯಾವ ಪರಮ ಸುಖವನ್ನು [ಪಾವಹಿ]

ಧ್ಯಾನ ಮಾಡಿ ಶಿವದಶ್ರೋ ನದಲಿ ಯಾವ ಸುಖ ಪಡೆವೆ ಅಂಥ ಸುಖವು ।  
 ಅನಂತ ದೇವನನು ಹೊರತು ಪಡಿಸಿ ಮೂಲೋಕದೊಳಗೆಲ್ಲಿ ಇಲ್ಲ ॥೧೧೬॥

ಜಂ ಮುಣೆ ಲಹಜ್ ಅಣಂತ-ಸುಹು ಣೆಯ-ಅಪ್ಪಾ ರುಬಾಯಂತು ।  
 ತಂ ಸುಹು ಇಂದು ವಿ ಣ ವಿ ಲಹಜ್ ದೇವಿಹಿ ಕೋಡಿ ರಮಂತು ॥೧೧೨॥

ಯತ್ ಮುನಿಃ ಲಭತೇ ಅನಂತಸುಖಂ ನಿಜಾತ್ಮಾನಂ ಧ್ಯಾಯನ್ ।  
 ತತ್ ಸುಖಂ ಇಂದೋಽಪಿ ಸ್ವೇವ ಲಭತೇ ದೇವೀನಾಂ ಕೋಟಿಂ ರಮ್ಮಮಾಣಃ ॥೧೧೩॥

ಜಮಿತ್ಯಾದಿ । ಜಂ ಯತ್ ಮುಣೆ ಮುನಿಸ್ತ್ರಪೋಧನಃ ಲಹಜ್ ಲಭತೇ ಅಣಂತಸುಹು ಅನಂತಸುಖಮ್ । ಕಿಂ ಕುರ್ವನ್ ಸನ್ । ಣೆಯಅಪ್ಪಾ ರುಬಾಯಂತು ನಿಜಾತ್ಮಾ ನಂ ಧ್ಯಾಯನ್ ಸನ್ । ತಂ ಸುಹು ತತ್ಪ್ರಪೋಽಕ್ತಂ ಸುಖಂ ಇಂದು ವಿ ಣವಿ ಲಹಜ್ ಇಂದೋಽಪಿ ಸ್ವೇವ ಲಭತೇ । ಕಿಂ ಕುರ್ವನ್ ಸನ್ । ದೇವಿಹಿಂ ಕೋಡಿರಮಂತು ದೇವೀನಾಂ ಕೋಟಿಂ ರಮಯನ್ ಅನುಭವನ್ನಿತಿ । ಅಯಮತ್ ತಾತ್ಪರ್ಯಾರ್ಥಃ । ಬಾಹ್ಯಾಭ್ಯಂತರಪರಿಗ್ರಹರಹಿತಃ ಸ್ವಶ್ರುದಾಧತ್ತ ತತ್ತ್ವಭಾವನೋತ್ತನ್ವೀತರಾಗಪರಮಾನಂದಸಹಿತೋ ಮುನಿಯ್ತಾತ್ಸುಖಂ ಲಭತೇ ತದ್ವೇಂದ್ರಾದಯೋಽಪಿ ನ ಲಭಂತ ಇತಿ । ತಥಾ ಹೋಕ್ತಮ್ - ‘ದಹ್ಯಮಾನೇ ಜಗತ್ಸ್ವಿನೈಹತಾ ಮೋಹವಹಿನಾ ವಿಮುಕ್ತವಿಷಯಾಸಂಗಾಃ ಸುಖಾಯಂತೇ ತಪೋಧನಾಃ ॥’ ॥೧೧೪॥

ಪ್ರಾಪ್ತ ಮಾಡಿಕೊಳ್ಳುವ ಸಾಧ್ಯತೆಯಿದೆ [ತಂ ಸುಹು] ಅಂಥ ಸುಖವು [ಅಣಂತು ದೇಣು ಮೇಲ್ಲಿವಿ] ಅನಂತ ಶಬ್ದದಿಂದ ವಾಚ್ಯನಾದಂಥ ಪರಮಾತ್ಮ ದೇವನನ್ನ ಹೊರತುಪಡಿಸಿ [ಭುವಣಿ ವಿ] ಮೂರು ಲೋಕದಲ್ಲಿ ಎಲ್ಲಿಯೂ [ಣವಿ] ಇಲ್ಲ.

**ಭಾವಾರ್ಥ :-** ‘ಶಿವ’ ಶಬ್ದದಿಂದ ವಿಶುದ್ಧಜ್ಞಾನಸ್ವಭಾವಪ್ರಭ್ರಿಂಜಶುದ್ಧನೆಂದು ತಿಳಿಯುವುದು. ವೀತರಾಗ ನಿರ್ವಿಕಲ್ಪ ಶಿಗ್ರಾಯಿತ್ವ ಸಮಾಧಿಯನ್ನು ಮಾಡುತ್ತಿರುವಾಗ ನೀನು ಶಿವದರ್ಶನದಲ್ಲಿ ಎಂದರೆ ಅವನ ದರ್ಶನ-ಅವಲೋಕನ-ಅನುಭವನದಲ್ಲಿ ನಿಜಶುದ್ಧನೆಂದ ಭಾವನೆಯಿಂದ ಉತ್ಪನ್ನವಾದ ವೀತರಾಗ ಪರಮ ಆಹಾದರೂಪದ ಪರಮ ಸುಖವನ್ನು ನೀನು ಪಡೆಯುವ ಸಾಧ್ಯತೆಯಿದೆ. ಅಂಥ ಸುಖವು ‘ಅಣಂತ’ ಶಬ್ದದಿಂದ ವಾಚ್ಯನಾದಂಥ ಆಯಾವ ಪರಮಾತ್ಮ-ಪದಾರ್ಥನಿದ್ವಾನೆ ಅವನನ್ನು ಬಿಟ್ಟು ಈ ಮೂರು ಲೋಕದಲ್ಲಿ ಎಲ್ಲಿಯೂ ಇಲ್ಲ.

‘ಶಿವ’ ಶಬ್ದದಿಂದ ವಾಚ್ಯನಾದಂಥ ಯಾವ ನಿಜ ಪರಮಾತ್ಮನಿದ್ವಾನೆ ಅವನೇ ರಾಗ-ದ್ವೇಷ-ಮೋಹದ ತ್ಯಾಗ ಮಾಡಿ ಧ್ಯಾನ ಮಾಡಿದರೆ ಒಂದು ಅನಾಕುಲತೆಯು ಲಕ್ಷಣವಿರುವಂಥ ಪರಮಸುಖವನ್ನು ಕೊಡುತ್ತಾನೆ. ಉಳಿದ ‘ಶಿವ’ ನಾಮದ ಪುರುಷರಾರೂ ಪರಮಸುಖವನ್ನು ಕೊಡುವುದಿಲ್ಲವೆಂಬುದು ಇಲ್ಲಿನ ಅರ್ಥವಿದೆ.

ಅತ್ಯನ್ ಧ್ಯಾನ ಮಾಡುವುದರಿಂದ ಮಹಾಮುನಿಗಳು ಯಾವ ಸುಖವನ್ನು ಪಡೆಯುತ್ತಾರೆ ಆ ಸುಖವು ಇಂದ್ರ ಮೋದಲಾದ ದೇವಗಳಿಗೂ ಕೂಡ ದುರ್ಬಳವಿದೆಯಂದು ಈಗ ಹೇಳುತ್ತಾರೆ,-

### ಗಾಥೆ - ೧೧೪

**ಅನ್ನಯಾರ್ಥ :-** [ಣೆಯ-ಅಪ್ಪಾ ರುಬಾಯಂತು] ತಮ್ಮ ಅತ್ಯನ್ ಧ್ಯಾನ ಮಾಡುತ್ತಿರುವಾಗ [ಮುಣೆ] ತಪೋಧನರು [ಜಂ ಅಣಂತ-ಸುಹು] ಯಾವ ಅನಂತ ಸುಖವನ್ನು [ಲಹಜ್] ಪಡೆಯುತ್ತಾರೆ [ತಂ ಸುಹು]

ಮುನಿಗಳು ನಿಜಾತ್ಮನ ಜಾನ ಮಾಡಿ ಅನಂತಸುಖ ಪಡೆವರಂಥ ಸುಖ ।  
 ಶಾನೆ ಕೋಟಿ ದೇವಿಯರೊಡನೆ ರಮಿಸುವ ಇಂದ್ರನು ಸಹ ಪಡೆಯನು ॥೧೧೪॥

**ಅಪ್ಪಾ-ದಂಸಣೆ ಜಿಣವರಹ ಜಂ ಸುಹು ಹೋಜ್ ಅಣಂತು ।  
ತಂ ಸುಹು ಲಹಜ್ ವಿರಾಲು ಜಿಲು ಜಾಣಂತಲು ಸಿಲು ಸಂತು ॥೧೦೮॥**

**ಅತ್ಯದರ್ಶನೇ ಜಿನವರಾಣಾಂ ಯತ್ ಸುಖಿಂ ಭವತಿ ಅನಂತಮ್ ।  
ತತ್ ಸುಖಿಂ ಲಭತೇ ವಿರಾಗಃ ಜೀವಃ ಜಾನನ್ ಶಿವಂ ಶಾಂತಮ್ ॥೧೦೯॥**

ಅಪ್ಪಾ ಇತ್ತಾದಿ । ಅಪ್ಪಾದಂಸಣೆ ನಿಜಶುದ್ಧಾತ್ಮೈ ದರ್ಶನೇ ಜಿಣವರಹಂ ಭದ್ರಸಾಪ್ಸಾಯಾಂ ಜಿನವರಾಣಾಂ ಜಂ ಸುಹು ಹೋಜ್ ಅಣಂತು ಯತ್ಸುಖಿಂ ಭವತ್ಯನಂತಂ ತಂ ಸುಹು ತತ್ಪೂರ್ವೋಕ್ತಸುಖಿಂ ಲಹಜ್ ಲಭತೇ । ಕೋಡಸೌ । ವಿರಾಲು ಜಿಲು ವೀತರಾಗಭಾವನಾಪರಿಣತೋ ಜೀವಃ ಕಿಂ ಕುರ್ವನ್ ಸನ್ । ಜಾಣಂತಲು ಜಾನನ್ನನುಭವನ್ ಸನ್ । ಕರ್ಮ । ಸಿಲು ಶಿವಶಬ್ದವಾಚ್ಯಂ ನಿಜಶುದ್ಧಾತ್ಮಸ್ವಭಾವಮ್ । ಕಥಂಭೂತಮ್ । ಸಂತು ಶಾಂತಂ ರಾಗಾದಿವಿಭಾವರಹಿತಮಿತಿ । ಅಯಮತ್ ಭಾವಾಧರ್ಣಃ । ದೀಕ್ಷಾಕಾಲೇ ಶಿವಶಬ್ದವಾಚ್ಯಸ್ವಭೂತಾನುಭವನೇ ಯತ್ಸುಖಿಂ ಭವತಿ ಜಿನವರಾಣಾಂ ವೀತರಾಗನಿರ್ವಿಕಲ್ಸಸಮಾಧಿರತೋ ಜೀವಸ್ತತ್ಸುಖಿಂ ಲಭತ ಇತಿ ॥೧೦೯॥

ಅಥ ಕಾಮಕೋಧಾದಿ ಪರಿಹಾರೇಣ ಶಿವಶಬ್ದವಾಚ್ಯಃ ಪರಮಾತ್ಮಾ ದೃಶ್ಯತ ಇತ್ಯಭಿಪ್ರಾಯಂ ಮನಸಿ ಸಂಪ್ರಧಾಯ್ ಸೂತ್ರಮಿದಂ ಕಥಯಂತಿ-

**ಆ ಸುಖವನ್ನು [ಕೋಡಿ ದೇವಿಹಿಂ ಕರ್ಮಂತು] ಕೋಟ್ಯಂತರ ದೇವಿಯರೊಡನೆ ಕ್ರೀಡಿಸುತ್ತಿರುವ-ಅನುಭವಿಸುತ್ತಿರುವ [ಇಂದು ಏ] ಇಂದ್ರನು ಕೂಡ [ಇವಿ ಲಹಜ್] ಪಡೆಯುವುದಿಲ್ಲ.**

**ಭಾವಾಧರ್ಣ :** - ಬಾಹ್ಯಾಭ್ಯಂತರ ಪರಿಗ್ರಹಗಳಿಂದ ರಹಿತರಾಗಿ, ನಿಜಶುದ್ಧಾತ್ಮತತ್ತ್ವದ ಭಾವನೆಯಿಂದ ಉತ್ಸುವಾದ ವೀತರಾಗ ಪರಮಾನಂದದೊಡನೆ ಮುನಿಗಳು ಯಾವ ಸುಖವನ್ನು ಪಡೆಯುತ್ತಾರೆ ಆ ಸುಖವನ್ನು ದೇವೇಂದ್ರ, ಮೊದಲಾದವರು ಕೂಡ ಪಡೆಯುವುದಿಲ್ಲ, ಹಾಗೆ ಹೇಳಿದ್ದಾರೆ - ‘ಮಹಾಮೋಹರೂಪದ ಅಗ್ನಿಯಿಂದ ಸುದುತ್ತಿರುವ ಈ ಜಗತ್ತಿನಲ್ಲಿ ಎಲ್ಲ ಜೀವಗಳು ದುಃಖಿಯಿವೆ, ಆದರೆ ಸಮಸ್ತ ವಿಕಲ್ಪಗಳ ಸಹವಾಸ ಬಿಂಬಿಕೊಟ್ಟಿರು-ವಂಥ ಮುನಿರಾಜರುಗಳೇ ಸುಖಿಯಾಗಿದ್ದಾರೆ.

ವಿರಕ್ತನಾದ ಮುನಿಯೇ ನಿಜಾತ್ಮನನ್ನು ತೀಳಿದುಕೊಳ್ಳುತ್ತ ನಿರ್ವಿಕಲ್ಪ ಸುಖವನ್ನು ಪಡೆಯುತ್ತಾನೆಂದು ಈಗ ಹೇಳುತ್ತಾರೆ,-

### ಗಾಢೆ - ೧೦೯

**ಅನ್ನಯಾಧರ್ಣ :** -[ಅಪ್ಪಾ-ದಂಸಣೆ] ನಿಜ ಶುದ್ಧಾತ್ಮನ ದರ್ಶನದಲ್ಲಿ [ಜಿಣವರಹಂ] ಭದ್ರಸಾಪಸ್ಸೆಯಲ್ಲಿ ಮನ ಅವಸ್ಥೆಯಲ್ಲಿ-ಜಿನವರರಿಗೆ [ಜಂ ಅಣಂತು ಸುಹು ಹೋಜ್] ಯಾವ ಅನಂತ ಸುಖವಾಗುತ್ತದೆ [ತಂ ಸುಹು] ಆ ಸುಖವನ್ನು [ವಿರಾಲು ಜಿಲು] ವೀತರಾಗ ಭಾವನೆಯಲ್ಲಿ ಪರಿಣಮಿಸಿದ ಜೀವನು (ಮುನಿರಾಜನು) [ಸಂತು] ರಾಗಾದಿವಿಭಾವಗಳಿಲ್ಲದ ಶಾಂತ ಮತ್ತು [ಸಿಲು] ‘ಶಿವ’ ಶಬ್ದದಿಂದ ವಾಚ್ಯನಾದಂಥ ನಿಜಶುದ್ಧಾತ್ಮನ

**ಜಿನವರರಿಗಾತ್ಮ ದರ್ಶನದಲನಂತ ಸುಖವಾಗುವುದಾ ಸುಖ ।  
ಮನ ವಿರಾಗ ಭಾವದಲ್ಲಿ ಶಾಂತ ಶಿವ ಸ್ವಭಾವ ತೀಳಿದುಪಡೆವರು ॥೧೦೯॥**

ಜೋಜಿಯ ಣೆಯ-ಮಣಿ ಣೆಮ್ಮು ಲವ ಪರ ದೀಸಜ್ ಸಿಲು ಸಂತು ।  
ಅಂಬರಿ ಣೆಮ್ಮುಲಿ ಘಣ-ರಹಿವ ಭಾಣು ಜಿ ಜೇಮು ಪುರಂತು ॥೧೧೮॥

ಯೋಗಿನ್ ನಿಜಮನಸಿ ನಿಮ್ಮಾಲೇ ಪರಂ ದೃಶ್ಯತೇ ಶಿವಃ ಶಾಂತಃ ।  
ಅಂಬರೇ ನಿಮ್ಮಾಲೇ ಘನರಹಿತೇ ಭಾನುಃ ಇವ ಯಥಾ ಸ್ವರನ್ ॥೧೧೯॥

ಜೋಜಿಯ ಇತ್ಯಾದಿ । ಜೋಜಿಯ ಹೇ ಯೋಗಿನ್ ಣೆಯಮಣಿ ನಿಜಮನಸಿ । ಕಥಂಭೂತೇ । ಣೆಮ್ಮು ಲವ ನಿಮ್ಮಾಲೇ ಪರಂ ನಿಯಮೇನ ದೀಸಜ್ ದೃಶ್ಯತೇ । ಕೋತಸೌ । ಕಮ್ಮ-ತಾಪಸ್ಸಃ ಸಿಲು ಶಿವಶಬ್ದವಾಚೋ ನಿಜಪರಮಾತ್ಮಾ । ಕಥಂಭೂತಃ । ಸಂತು ಶಾಂತಃ ರಾಗಾದಿರಹಿತಃ । ದೃಷ್ಟಾಂತಮಾಹ । ಅಂಬರೇ ಆಕಾಶೇ । ಕಥಂಭೂತೇ । ಣೆಮ್ಮುಲಿ ನಿಮ್ಮಾಲೇ । ಪುನರಪಿ ಕಥಂಭೂತೇ । ಘಣರಹಿವ ಘನರಹಿತೇ । ಕ ಇವ । ಭಾಣು ಜಿ ಭಾನುರಿವ ಯಥಾ । ಕಿಂ ಕುರ್ವನ್ ಪುರಂತು ಸ್ವರನ್ ಪ್ರಕಾಶಮಾನ ಇತಿ । ಅಯಮತ್ ತಾತ್ವಯಾಧಿಕಾರಃ । ಯಥಾ ಘನಪುಟಾಚೋಪವಿಫುಟನೇ ಸತಿ ನಿಮ್ಮಾಲಾಕಾಶೇ ದಿನಕರಃ ಪ್ರಕಾಶತೇ ತಥಾ ಶುದ್ಧಾತ್ಮಾನುಭೂತಿಪ್ರತಿಪ್ರಕ್ರಿಯಾಧಿಕಾರಃ । ಯಥಾ ಘನಪುಟಾಚೋಪವಿಫುಟನೇ ಸತಿ ನಿಮ್ಮಾಲಚಿತ್ತಾಕಾಶೇ ಕೇವಲಜ್ಞಾನಾದ್ವಾನಂತರಂ ಗುಣಕರಕಲಿತಃ ನಿಜಶುದ್ಧಾತ್ಮಾದಿತ್ಯಃ ಪ್ರಕಾಶಂ ಕರೋತೀತಿ ॥೧೨೦॥

ಅಥ ಯಥಾ ಮುಲಿನೇ ದರ್ಪಣಕೇ ರೂಪಂ ನ ದೃಶ್ಯತೇ ತಥಾ ರಾಗಾದಿಮಲಿನಚಿತ್ತೇ ಶುದ್ಧಾತ್ಮಾ ಸ್ವರೂಪಂ ನ ದೃಶ್ಯತ ಇತಿ ನಿರೂಪಯತಿ-

ಸ್ವಭಾವವನ್ನು [ಜಾಗಂತಲು] ತಿಳಿದುಕೊಳ್ಳತ್ತ - ಅನುಭವಿಸುತ್ತ [ಲಹಣ] ಪಡೆಯುತ್ತಾನೆ.

ಭಾವಾಧಿಕಾರಃ :- ದೀಕ್ಷೇಯ ಸಮಯದಲ್ಲಿ ‘ಶಿವ’ ಶಬ್ದದಿಂದ ವಾಚ್ಯರಾದಂಥ ಜಿನವರರಿಗೆ ನಿಜಶುದ್ಧಾತ್ಮಾನ ಅನುಭವದಲ್ಲಿ ಯಾವ ಸುಖವಾಗುತ್ತದೆ ಆ ಸುಖವನ್ನು ವೀತರಾಗ ನಿರ್ವಿಕಲ್ಪ ಸಮಾಧಿಯಲ್ಲಿ ಅನುರಕ್ತನಾದ ಜೀವನು (ವಿರಕ್ತನಾದ ಮುನಿಯು) ಪಡೆಯುತ್ತಾನೆ.

ಕಾಮ-ಕೋಧಾದಿಗಳ ಪರಿಹಾರದ ಮೂಲಕ ‘ಶಿವ’ ಶಬ್ದದಿಂದ ವಾಚ್ಯನಾದಂಥ ಪರಮಾತ್ಮನು ಕಂಡು ಬರುತ್ತಾನೆಂಬ ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟುಕೊಂಡು ಈಗ ಈ ಗಾಢಾ ಸೂತ್ರ, ಹೇಳುತ್ತಾರೆ,-

### ಗಾಥೆ - ೧೧೯

ಅನ್ವಯಾಧಿಕಾರಃ :- [ಜೋಜಿಯ] ಎಲ್ಲೆ ಯೋಗಿಯೇ ! [ಜೇಮು] ಯಾವ ಪ್ರಕಾರ [ಘಣ-ರಹಿವ ಣೆಮ್ಮುಲಿ ಅಂಬರಿ] ಮೋಡಗಳಲ್ಲದ ನಿಮ್ಮಾಲವಾದ ಆಕಾಶದಲ್ಲಿ [ಭಾಣು ಜಿ ಪುರಂತು] ಸೂರ್ಯನು ಪ್ರಕಾಶಿಸುತ್ತಾನೆ ಅದೇ ಪ್ರಕಾರ [ಣೆಮ್ಮು ಲವ ಣೆಯ-ಮಣಿ] ತನ್ನ ನಿಮ್ಮಾಲವಾದ ಮನಸ್ಸಿನಲ್ಲಿ [ಸಂತು] ರಾಗಾದಿಗಳಲ್ಲದ ಶಾಂತ ಮತ್ತು [ಸಿಲು] ‘ಶಿವ’ ಶಬ್ದದಿಂದ ವಾಚ್ಯನಾದಂಥ ನಿಜಪರಮಾತ್ಮನು [ಪರ] ನಿಶ್ಚಯದಿಂದ [ದೀಸಜ್] ಕಂಡು ಬರುತ್ತಾನೆ.

ಘನರಹಿತ ನಿಮ್ಮಾಲ ಗಗನದಲಿ ಹೊಳೆವ ಭಾನುವಿನಂತೆಲೆ ಯೋಗಿ ।  
ನಿನ್ನ ನಿಮ್ಮಾಲ ಮನದಲಿ ಶಾಂತ ಶಿವಾತ್ಮ ನಿಯಮದಿ ತೋರುವನು ॥೧೨೧॥

**ರಾಬಿ ರಂಗಿವ ಹಿಯವಡವ ದೇಲು ಣ ದೀಸಳ ಸಂತು ।**  
**ದಪ್ಪಣಿ ಮಜ್ಜಲು ಬಿಂಬು ಜಿಮು ಏಹಲು ಜಾಣಿ ಣಿಭಂತು ॥೧೨೦॥**  
**ರಾಗೇನ ರಂಜಿತೇ ಹೃದಯೀ ದೇವಃ ನ ದೃಶ್ಯತೇ ಶಾಂತಃ ।**  
**ದಪ್ಪಣೇ ಮಲಿನೇ ಬಿಂಬಂ ಯಥಾ ಯೀತತ್ ಜಾನೀಹಿ ನಿಭಾರಂತಮ್ ॥೧೨೦॥**

ರಾಬಂ ಇತ್ಯಾದಿ । ರಾಬಂ ರಂಗಿವ ಹಿಯವಡವ ರಾಗೇನ ರಂಜಿತೇ ಹೃದಯೀ ದೇಲು ಣ ದೀಸಳ ದೇವೋ ನ ದೃಶ್ಯತೇ । ಕಿಂವಿಶಿಷ್ಟಃ ಸಂತು ಶಾಂತೋ ರಾಗಾದಿರಹಿತಃ । ದೃಷ್ಟಾಂತಮಾಹ । ದಪ್ಪಣಿ ಮಜ್ಜಲವಿ ದಪ್ಪಣೇ ಮಲಿನೇ ಬಿಂಬು ಜಿಮು ಬಿಂಬಂ ಯಥಾ ಏಹಲು ಜಾಣಿ ಜಾನೀಹಿ ಹೇ ಪ್ರಭಾಕರಭಟ್ಟಿ ಣಿಭಂತು ನಿಭಾರಂತಂ ಯಥಾ ಭವತೀತಿ । ಅಯಮತ್ತಾಭಿಪ್ರಾಯಃ । ಯಥಾ ಮೇಘಪಟಲಪ್ರಭಾದಿತೋ ವಿದ್ಯಮಾನೋಕಪಿ ಸಹಸ್ರಕರೋ ನ ದೃಶ್ಯತೇ ತಥಾ ಕೇವಲಜ್ಞಾನಕಿರಣೈಲೋಕಪ್ರಕಾಶಕೋಕಪಿ ಕಾಮಕೋರ್ಥಾದಿವಿಕಲ್ಪ ಮೇಘಪ್ರಭಾದಿತಃ ಸನ್ ದೇಹಮಧ್ಯೇ ಶಕ್ತಿರೂಪೇಣ ವಿದ್ಯಮಾನೋಕಪಿ ನಿಜಶುದ್ಧಾತ್ಮಾ ದಿನಕರೋ ನ ದೃಶ್ಯತೇ ಇತಿ ॥೧೨೦॥

ಅಥಾನಂತರಂ ವಿಷಯಾಸಕ್ತಾನಾಂ ಪರಮಾತ್ಮಾ ನ ದೃಶ್ಯತ ಇತಿ ದರ್ಶಯತಿ-

**ಭಾವಾರ್ಥ :-** ಯಾವ ಪ್ರಕಾರ ಮುತ್ತಿದ ಮೋಡವು ಕರಗಿಹೋದ ಮೇಲೆ ನಿರ್ಮಲವಾದ ಆಕಾಶದಲ್ಲಿ ಸೂರ್ಯನು ಪ್ರಕಾಶಿಸುತ್ತಾನೆ ಅದೇ ಪ್ರಕಾರ ಶುದ್ಧಾತ್ಮನ ಅನುಭೂತಿಯಿಂದ ಪ್ರತಿಪಕ್ಷಭೂತವಾದ ಕಾಮ ಕೊಂಡ ಮೋದಲಾದ ವಿಕಲ್ಪರೂಪದ ಮೋಡಗಳು ನಾಶವಾದೋಡನೆ ನಿರ್ಮಲವಾದ ಚಿತ್ತರೂಪದ ಆಕಾಶದಲ್ಲಿ ಕೇವಲಜ್ಞಾನ ಮೋದಲಾದ ಅನಂತಗುಣರೂಪದ ಕಿರಣಗಳಿಂದ ಯುಕ್ತ ನಿಜಶುದ್ಧಾತ್ಮರೂಪದ ಸೂರ್ಯನು ಪ್ರಕಾಶಿಸುತ್ತಾನೆ.

ಯಾವ ಪ್ರಕಾರ ಮಲಿನವಾದ ಕನ್ನಡಿಯಲ್ಲಿ ರೂಪು ಕಂಡು ಬರುವುದಿಲ್ಲ ಅದೇ ಪ್ರಕಾರ ರಾಗಾದಿಗಳಿಂದ ಮಲಿನವಾದ ಚಿತ್ತದಲ್ಲಿ ಶುದ್ಧಾತ್ಮಸ್ವರೂಪವು ಕಂಡು ಬರುವುದಿಲ್ಲವೆಂದು ಈಗ ಹೇಳುತ್ತಾರೆ,-

### ಗಾಢ - ೧೨೦

**ಅನ್ನಯಾರ್ಥ :-** [ಜಿಮು] ಯಾವ ಪ್ರಕಾರ [ಮಜ್ಜಲು ದಪ್ಪಣಿ] ಮಲಿನವಾದ ಕನ್ನಡಿಯಲ್ಲಿ [ಬಿಂಬು] ಪ್ರತಿಬಿಂಬವು ಕಾಣುವುದಿಲ್ಲ ಅದೇ ಪ್ರಕಾರ [ರಾಬಂ ರಂಗಿವ] ರಾಗದಿಂದ ರಂಜಿತವಾದ (ಮಲಿನವಾದ) [ಹಿಯವಡವಿ] ಹೃದಯದಲ್ಲಿ [ಸಂತು] ರಾಗಾದಿಗಳಲ್ಲದ ಶಾಂತನಾದ [ದೇಲು] ಆತ್ಮದೇವನು [ಣ ದೀಸಳ] ಕಂಡು ಬರುವುದಿಲ್ಲ [ಏಹಲು]-ಎಂಬ ಮಾತನ್ನು ಎಲ್ಲೆ ಪ್ರಭಾಕರ ಭಟ್ಟನೇ ! ನೀನು [ಣಿಭಂತು ಜಾಣಿ] ಸಂದೇಹ ರಹಿತನಾಗಿ ತಿಳಿದುಕೊಳ್ಳು.

**ಭಾವಾರ್ಥ :-** ಯಾವ ಪ್ರಕಾರ ಸಹಸ್ರಕಿರಣಗಳಿಂದ ಶೋಭಿತನಾದ ಸೂರ್ಯನು ವಿದ್ಯಮಾನನಿದ್ದರೂ ಕೂಡ ಮೇಘಮಾಲೆಯಿಂದ ಆಚಾಂಡಿತನಾಗುತ್ತ ಕಂಡು ಬರುವುದಿಲ್ಲ ಅದೇ ಪ್ರಕಾರ ಕೇವಲಜ್ಞಾನರೂಪದ ಕಿರಣಗಳಿಂದ ಲೋಕಾಲೋಕ ಪ್ರಕಾಶಕನಾದ ನಿಜಶುದ್ಧಾತ್ಮರೂಪದ ಸೂರ್ಯನು ಶರೀರದಲ್ಲಿ ಶಕ್ತಿರೂಪದಿಂದ

**ಹೇಗೆ ಮಲಿನ ಮುಕುರದಿ ಬಿಂಬ ತೋರದು ಹಾಗೆ ನಿಭಾರಂತಿಯಿಂದ ।**  
**ರಾಗರಂಚಿತ ಹೃದಯದಲ್ಲಿ ಶಾಂತದೇವ ತೋರಲಾರನೆಂದರಿ ॥೧೨೦॥**

ಜಸು ಹರಿಣಾಚ್ಚೀ ಹಿಯವಡಪ ತಸು ಣವಿ ಬಂಭು ವಿಯಾರಿ ।  
ಎಕ್ಕಹಿ ಕೇಮು ಸಮಂತಿ ವಥ ಬೇ ಖಂಡಾ ಪಡಿಯಾರಿ ॥೧೨॥

ಯಸ್ಯ ಹರಿಣಾಚ್ಚೀ ಹೃದಯೀ ತಸ್ಯ ಸೈವ ಬ್ರಹ್ಮ ವಿಚಾರಯ ।  
ಎಕ್ಕನ್ನ ಕಥಂ ಸಮಾಯಾತೋ ವತ್ಸದ್ವಾ ಖಂಡೆ ಪ್ರತ್ಯಾಕಾರೇ (?) ॥೧೩॥

ಜಸು ಇತ್ಯಾದಿ । ಜಸು ಯಸ್ಯ ಪುರುಷಸ್ಯ ಹರಿಣಾಚ್ಚೀ ಸ್ತೀ ಹಿಯವಡಪ ಹೃದಯೀ ವಸತೀತಿ ಕ್ರಿಯಾಧಾರಾರಃ, ತಸು ತಸ್ಯ ಣವಿ ಸೈವಾಸ್ತಿ । ಕೋರಸೌ । ಬಂಭು ಬ್ರಹ್ಮಶಬ್ದವಾಚೀ ನಿಜಪರಮಾತ್ಮಾ ವಿಯಾರೀ ಏವಂ ವಿಚಾರಯ ಶ್ಲೋ ಹೇ ಪ್ರಭಾಕರ ಭಟ್ಟ । ಅತ್ಯಾಧ್ಯೇ ದೃಷ್ಟಾಂತಮಾಹ । ಎಕ್ಕಹಿ ಕೇಮು ಎಕ್ಕನ್ನ ಕಥಂ ಸಮಂತಿ ಸಮ್ಮಗ್ರಿಮಾತೇ ಸಮ್ಮಗವಕಾಶಂ ಕಥಂ ಲಭೇತೇ ವಥ ಬತ ಬೇಖಂಡಾ ದ್ವೌ ವಿದ್ಗೌ ಅಸೀ । ಕಾಂಡಿ ಕರಣಭೂತೇ । ಪಡಿಯಾರೀ ಪ್ರತಿಕಾರೇ (?) ಕೋರಶಬ್ದವಾಚೀ ಇತಿ । ತಥಾಹಿ । ಏತರಾಗನಿವಿಕಲ್ಪ ಪರಮಸಮಾಧಿಸಂಜಾತಾನಾಕುಲತ್ತಲಕ್ಷಣಪರಮಾನಂದಸುಖಾಮೃತಪತ್ರತಿಬಂಧಕ್ಕೆ ರಾಕುಲತೋಽತ್ವಾದಕ್ಕೇಃ ಸ್ತೀರೂಪಾವಲೋಕನಚಿಂತಾದಿಸಮುತ್ಸಂಹಾವಭಾವವಿಭ್ರಮವಿಲಾಸವಿಕಲ್ಪಜಾಲೀ ಮೂರಾಚ್ಚಿತೇ ವಾಸಿತೇ ರಂಜಿತೇ ಪರಿಣತೇ ಚಿತ್ತೇ ತ್ಯೇಕ್ಕನ್ನ ಪ್ರತಿಹಾರೇ (?) ವಿದ್ಗದ್ದಯವತ್ತರಮಬ್ರಹ್ಮಶಬ್ದವಾಚ್ಯನಿಜಶತಾತ್ಮಾ ಕಥಮವಕಾಶಂ ಲಭತೇ ನ ಕಥಮಹಿತಿ ಭಾವಾಧರಃ । ಹಾವಭಾವವಿಭ್ರಮವಿಲಾಸಲಕ್ಷಣಂ ಕಥ್ಯತೇ । ‘ಹಾಪೋಮುಖವಿಕಾರಃ ಸ್ಯಾದಾಘಾವತ್ತಿತ್ತೋತ್ತಂಬುಷ್ಟತೇ । ವಿಲಾಸೋ ನೇತ್ರಚೋ ಜ್ಞೀಯೋ ವಿಭ್ರಮೋ ಭೂರ್ಯಗಾಂತಯೋಃ ॥’ ॥೧೨॥

ವಿದ್ಯಮಾನನಿದ್ದರೂ ಕೂಡ ಕಾಮ-ಕ್ಲೋಧಾದಿಗಳ ವಿಕಲ್ಪರೂಪದ ಮೇಘಮಾಲೆಯಿಂದ ಉಚ್ಛಾದಿತನಾಗುತ್ತ ಕಂಡು ಬರುವುದಿಲ್ಲ.

ಅನಂತರ ‘ವಿಷಯಾಸಕ್ತ’ ಜೀವರುಗಳಿಗೆ ಎಂದರೆ ವಿಷಯಗಳಲ್ಲಿ ಆಸಕ್ತರಾದವರಿಗೆ ಪರಮಾತ್ಮನು ಕಂಡು ಬರುವುದಿಲ್ಲವೆಂಬುದನ್ನ ಈಗ ದರ್ಶಿಸುತ್ತಾರೆ,-

### ಗಾಥ - ೧೨

**ಅನ್ನಯಾಧರ :** - [ವಥ] ಅಯ್ಯಾ ! [ಎಕ್ಕಹಿ ಪಡಿಯಾರಿ] ಒಂದೇ ವಿದ್ಗಕೋರದಲ್ಲಿ [ಬೇ ಖಂಡ] ಎರಡು ಕ್ರಿಗಳು [ಕೇಮು] ಹೇಗೆ [ಸಮಂತಿ] ಸೇರುವವ ? ಹಾಗೆ [ಜಸು] ಯಾವ ಪುರುಷನ [ಹಿಯವಡಪ] ಹೃದಯದಲ್ಲಿ [ಹರಿಣಾಚ್ಚೀ] ಜಿಂಕೆಯಂತೆ ಸುಂದರ ನಯನಪುಳ್ಳ ಸ್ತೀಯು ವಾಸಿಸುತ್ತಾಳೆ [ತಸು] ಅವನಿಗ [ಬಂಭು] ‘ಬ್ರಹ್ಮ’ ಶಬ್ದದಿಂದ ವಾಚ್ಯನಾದಂಥ ನಿಜಪರಮಾತ್ಮನಿಗ [ಣವಿ] ಸ್ಥಳ ದೊರಕುವುದಿಲ್ಲವೆಂದು ಎಲ್ಲೆ ಪ್ರಭಾಕರ ಭಟ್ಟನೇ ! ನೀನು [ವಿಯಾರಿ] ವಿಚಾರ ಮಾಡು.

**ಭಾವಾಧರ :** - ಏತರಾಗನಿವಿಕಲ್ಪ ಪರಮಸಮಾಧಿಯಿಂದ ಉತ್ಪನ್ನವಾದ ಅನಾಕುಲತೆಯು ಲಕ್ಷಣವಿರುವಂಥ ಆ ಪರಮಾನಂದರೂಪ ಸುಖಾಮೃತದ ಪ್ರತಿಬಂಧಕವೂ, ಆಕುಲತೆಯ ಉತ್ಪಾದಕವೂ ಆದ

ಒಂದು ಒರೆಯಲೆರಡು ವಿದ್ಗ ಸೇರದಂತೆ ಹರಿಣಾಚ್ಚಿವಾಸಿವನ ।  
ಹೃದಯದಲ್ಲಿ ಬೊಮ್ಮನಿಗವಕಾಶವಿಲ್ಲಂಬುದನುಯೋಚಿಸು ನೀನು ॥೧೨॥

ಅಥ ರಾಗಾದಿರಹಿತೇ ನಿಜಮನಸಿ ಪರಮಾತ್ಮೆ ನಿವಶತೀತಿ ದರ್ಶಯತಿ-

ಣೀಯ-ಮಣಿ ಣೀಮೃಲಿ ಕಾಣಿಯಹ ಣೀವಸಜ್ಜ ದೇಲು ಅಣಾಳಿ ।  
ಹಂಸಾ ಸರವರಿ ಲೀಣು ಜಿಮು ಮಹು ಏಹಳು ಪಡಿಹಾಳಿ ॥೧೨॥

ನಿಜಮನಸಿ ನಿರ್ಮಲೇ ಜ್ಞಾನಿನಾಂ ನಿವಶತಿ ದೇವಃಾನಾದಿಃ ।  
ಹಂಸಃ ಸರೋವರೇ ಲೀನಃ ಯಥಾ ಮಹು ಶಂದ್ರಃ ಪ್ರತಿಭಾತಿ ॥೧೨॥

ಣೀಯಮಣಿ ಇತ್ಯಾದಿ । ಣೀಯಮಣಿ ನಿಜಮನಸಿ । ಕಿಂವಿಶಿಷ್ಟೇ । ಣೀಮೃಲಿ ನಿರ್ಮಲೇ ರಾಗಾದಿಮಲ-ರಹಿತೇ । ಕೇಣಾಂ ಮನಸಿ । ಕಾಣಿಯಹಂ ಜ್ಞಾನಿನಾಂ ಣೀವಸಜ್ಜ ನಿವಶತಿ । ಕೋರ್ಕಾಂ । ದೇಲು ದೇವಃ ಆರಾಧ್ಯಃ ಕಿಂವಿಶಿಷ್ಟೇ । ಅಣಾಳಿ ಅನಾದಿಃ । ಕ ಇವ ಕುತ್ತ । ಹಂಸಾ ಸರವರಿ ಲೀಣು ಜಿಮು ಹಂಸಃ ಸರೋವರೇ ಲೀನೋ ಯಥಾ ಹೇ ಪ್ರಭಾಕರ ಭಟ್ಟ ಮಹು ಏಹಳು ಪಡಿಹಾಳಿ ಮಮ್ಮೆವಂ ಪ್ರತಿಭಾತೀತಿ । ತಥಾಹಿ । ಪೂರ್ವಸೂತ್ರ ಕಥಿತೇನ ಜಿತ್ತಾಕುಲತ್ಯೋತ್ಪಾದಕೇನ ಶ್ರೀರೂಪಾವಲೋಕನಸೇವಣಚಿಂತಾದಿಸಮುತ್ತನೇನ ರಾಗಾದಿಕಲ್ಪೋಲ-ಮಾಲಾಜಾಲೇನ ರಹಿತೇ ನಿಜಶುದ್ಧಾತ್ಮದ್ವಯಸಮ್ಮೂಕೋಶದಾಧನಸಹಜಸಮುತ್ತನ್ನ ವೀತರಾಗಪರಮಸುಖಸುಧಾರಸಸ್ತರೂಪೇಣ ನಿರ್ಮಲನೀರೇಣ ಪೂರ್ವೇ ವೀತರಾಗಸ್ತಸಂವೇದನಜನಿತಮಾನಸಸರೋವರೇ ಪರಮಾತ್ಮೆ ಲೀನಸ್ತಿಷ್ಟತಿ । ಕಥಂಭೂತಃ । ನಿರ್ಮಲಗುಣಾದೃಶ್ಯೇನ ಹಂಸ ಇವ ಹಂಸಪಕ್ಷೀ ಇವ । ಕುತ್ತ ಪ್ರಸಿದ್ಧಃ । ಸರೋವರೇ । ಹಂಸ ಇವೇತ್ಯಭಿಪ್ರಾಯೋ ಭಗವತಾಂ ಶ್ರೀಯೋಗೀಂದ್ರದೇವಾನಾಮ್ ॥೧೨॥

ಸ್ತ್ರೀಯರೂಪವನ್ನ ನೋಡುವ ಅಭಿಲಾಷೆಯಿಂದ ಉತ್ಪನ್ನವಾದ ಹಾವ, ಭಾವ, ವಿಲಾಸ, ವಿಭ್ರಮದ ವಿಕಲ್ಪಜಾಲದಿಂದ ಮೂರ್ಖಿತ-ವಾಸಿತ-ಪರಿಣಿತ-ಅಸ್ತಕ್ವಾದ ಚಿತ್ತದಲ್ಲಿ ಹೇಗೆ ಒಂದು ಖಿಡಕೋಶದಲ್ಲಿ ಎರಡು ಕ್ತಿಗಳು ಸೇರಲಾರವೋ ಹಾಗೆ ‘ಬ್ರಹ್ಮ’ ಶಬ್ದದಿಂದ ವಾಚ್ಯನಾದಂಥ ನಿಜಶುದ್ಧಾತ್ಮನಿಗೆ ಅಲ್ಲಿ ಸ್ಥಾಪಾಶವು ಹೇಗೆ ದೊರಕುವುದು ಎಂದರೆ ದೊರಕುವುದಿಲ್ಲವೆಂಬ ಅಭಿಪ್ರಾಯವು.

ಮುಖವಿಕಾರವು ಹಾವವಿದೆ, ಚಿತ್ತವಿಕಾರವು ಭಾವವಿದೆ, ನೇತ್ರವಿಕಾರವು ವಿಲಾಸವಿದೆ, ಎರಡೂ ಮುಖುಗಳ ಚೀಷ್ಟೆಯ ವಿಕಾರವು ಅದು ವಿಭ್ರಮವಿದೆ. ಹೀಗೆ ಹಾವ, ಭಾವ, ವಿಲಾಸ, ವಿಭ್ರಮದ ಸ್ಥರೂಪವಿದೆ.

ರಾಗಾದಿಗಳಿಂದ ರಹಿತವಾದ ತನ್ನ ಮನಸ್ಸಿನಲ್ಲಿ ಪರಮಾತ್ಮನು ವಾಸಿಸುತ್ತಾನೆಯಾದ್ದರಿಂದ ಶಂಗ ದರ್ಶಿಸುತ್ತಾರೆ,-

### ಗಾಥ - ೧೨

**ಅನ್ನಯಾಥ್ :** - [ಕಾಣಿಯಹಂ] ಜ್ಞಾನಿಗಳ [ಣೀಮೃಲಿ] ರಾಗಾದಿಮಲಗಳಿಲ್ಲದ [ಣೀಯ-ಮಣಿ] ನಿಜ ಮನಸ್ಸಿನಲ್ಲಿ [ಅಣಾಳಿ ದೇಲು] ಅನಾದಿದೇವ ಎಂದರೆ ಆರಾಧ್ಯನಾದ ಶುದ್ಧಾತ್ಮನು [ಣೀವಸಜ್ಜ] ವಾಸಿಸುತ್ತಾನೆ [ಜಿಮು] ಹೇಗೆ [ಹಂಸಾ] ಹಂಸ ಪಕ್ಷಿಯು [ಸರವರಿ] ಸರೋವರದಲ್ಲಿ [ಲೀಣು] ಲೀನವಾಗಿ ಇರುತ್ತದೆ [ಏಹಳು] ಹಾಗೆ [ಮಹು ಪಡಿಹಾಳಿ] ನನಗೆ ಎನಿಸುತ್ತದೆಯೆಂದು ಶ್ರೀಯೋಗೀಂದ್ರದೇವರು ಪ್ರಭಾಕರ ಭಟ್ಟನಿಗೆ ಹೇಳಿದ್ದಾರೆ.

ಜ್ಞಾನಿಗಳನಿರ್ಮಲನಿಜಮನದಲ್ಲಿ ಅನಾದಿದೇವ ವಾಸಿಸುವನು ।  
ನನಗವನುಸರೋವರದಲ್ಲಿ ಲೀನವಾದ ಹಂಸದಂತೆನಿಸುವನು ॥೧೨॥

ಉತ್ತರಂ ಚ -

ದೇಲು ನಿ ದೇಲುಲೇ ನಾವಿ ಸಿಲಪ ನಾವಿ ಲಿಪ್ಪಜ್ಞ ನಾವಿ ಚಿತ್ತಿ ।  
ಅವಿಲು ಹಿರಂಜನು ಕಾಣಾಮಲು ಸಿಲು ಸಂಖಿಲು ಸಮ-ಚಿತ್ತಿ ॥೧೭॥

ದೇವಃ ನ ದೇವಕುಲೇ ನೈವ ತಿಲಾಯಾಂ ನೈವ ಲೇಪ್ಯೇ ನೈವ ಚಿತ್ತೇ ।  
ಅಕ್ಷಯಃ ನಿರಂಜನಃ ಜ್ಞಾನಾಮಯಃ ಶಿವಃ ಸಂಸ್ಥಿತಃ ಸಮಚಿತ್ತೇ ॥೧೮॥

ದೇಲು ಇತ್ಯಾದಿ । ದೇಲು ದೇವಃ ಪರಮಾರಾಧ್ಯಃ ನಿ ನಾಸ್ತಿಃ ಕಸ್ಮಿನ್ ಕಸ್ಮಿನ್ ನಾಸ್ತಿ । ದೇಲುಲೇ ದೇವಕುಲೇ ದೇವತಾಗ್ರಹೇ ನಾವಿ ಸಿಲಪ ನೈವ ತಿಲಾಪ್ರತಿಮಾಯಾಂ, ನಾವಿ ಲಿಪ್ಪಜ್ಞ ನೈವ ಲೇಪ್ಯಪ್ರತಿಮಾಯಾಂ, ನಾವಿ ಚಿತ್ತಿ ನೈವ ಚಿತ್ತಪ್ರತಿಮಾಯಾಮೋ । ತಹೀ ಕ್ಷಾತ್ರ ತಿಷ್ಟತಿ । ನಿಶ್ಚಯೇನ ಅವಿಲು ಅಕ್ಷಯಃ ಹಿರಂಜನು ಕರ್ಮಾಂ-ಜನರಹಿತಃ । ಪುನರಪಿ ಕಂಪಿಷ್ಟಃ । ಕಾಣಾಮಲು ಜ್ಞಾನಾಮಯಃ ಕೇವಲಜ್ಞಾನೇನ ನಿವೃತ್ತಃ ಸಿಲು ಶಿವಶಬ್ದ

**ಭಾವಾರ್ಥ :-** ಮೊದಲಿನ ಸೂತ್ರದಲ್ಲಿ ಹೇಳಿದ ಚಿತ್ತದ ಆಕುಲತೆಯ ಉತ್ಪಾದಕವಾದಂಥ ಸ್ತ್ರೀರೂಪವನ್ನು ನೋಡುವ ಸೇವಿಸುವ ಅಭಿಲಾಷೆ ಮೊದಲಾದವುಗಳಿಂದ ಉತ್ಪನ್ನವಾಗುವ ರಾಗಾದಿಗಳ ಕಲ್ಪೋಲಮಾಲೆಯ ಜಾಲದಿಂದ ರಹಿತವಾದ ನಿಜಶುದ್ಧಾತ್ಮದ್ವಯದ ಸಮ್ಯಕ್ ಶ್ರದ್ಧೆಯಿಂದ ಸಹಜ ಉತ್ಪನ್ನವಾಗುವ ಏತರಾಗ ಪರಮಸುಖಸುಧಾರಾಸಸ್ವರೂಪವಾದ ನಿರ್ಮಲ ನೀರಿನಿಂದ ತುಂಬಿದ ಏತರಾಗ ಸ್ವಸಂವೇದನ ಜನ್ಮಾದ ಮಾನಸ ಸರೋವರದಲ್ಲಿ ಪರಮಾತ್ಮನು ಲೀನನಿದಾನಿ. ಆ ಪರಮಾತ್ಮನು ನಿರ್ಮಲಗುಣಗಳ ಸಮಾನತೆಯಿಂದ ಹಂಸಪಕ್ಷಿಯಂತಿದಾನಿ. ಹೇಗೆ ಹಂಸಪಕ್ಷಿಯ ನಿವಾಸಸ್ಥಾನವು ಮಾನಸಸರೋವರವಿದೆ ಹಾಗೆ ಬ್ರಹ್ಮನ ನಿವಾಸಸ್ಥಾನವು ನಿರ್ಮಲವಾದ ಚಿತ್ತವಿದೆಯೆಂದು ಭಗವಾನ ಶ್ರೀ ಯೋಗೀಂದ್ರದೇವರ ಅಭಿಪ್ರಾಯವಿದೆ.

ಈಗ ಮತ್ತೆ ಹೇಳುತ್ತಾರೆ,-

**ಗಾಢे - ೧೯**

**ಅನ್ನಯಾರ್ಥ :-** [ದೇಲು] ದೇವನು ಪರಮ ಆರಾಧ್ಯನಿದಾನೇ ಅವನು [ದೇಲುಲೇ ನಿ] ದೇವಾಲಯದಲ್ಲಿ ಇಲ್ಲ, [ಸಿಲಪ ನಾವಿ] ಪಾಣಾದ ಪ್ರತಿಮೆಯಲ್ಲಿ ಕೂಡ ಇಲ್ಲ. [ಲಿಪ್ಪಜ್ಞ ನಾವಿ] ಲೆಪ್ಪದ ಪ್ರತ್ಯಾಯಲ್ಲಿ ಕೂಡ ಇಲ್ಲ, [ಚಿತ್ತ ನಾವಿ] ಚಿತ್ತದ ಪ್ರತಿಬಿಂಬದಲ್ಲಿ ಕೂಡ ಇಲ್ಲ, ಆದರೆ ಅವನು ನಿಶ್ಚಯದಿಂದ [ಅವಿಲು] ಅಕ್ಷಯ, [ಹಿರಂಜನು] ಕರ್ಮದ ಅಂಜನದಿಂದ ರಹಿತ, [ಕಾಣಾಮಲು] ಕೇವಲಜ್ಞಾನದಿಂದ ರಚನೆಗೊಂಡ [ಸಿಲು] ‘ಶಿವ’ ಶಬ್ದದಿಂದ ವಾಚ್ಯನಾದಂಥ ನಿಜಪರಮಾತ್ಮನು ಎಂದರೆ ಇಂಥ ಗುಣವಿಶ್ವನಾದ ಪರಮಾತ್ಮದೇವನು [ಸಮ-ಚಿತ್ತ ಸಂಖಿಲು] ಸಮಭಾವದಲ್ಲಿ-ಸಮಭಾವದಿಂದ ಪರಿಣಮಿಸಿದ ಚಿತ್ತದಲ್ಲಿ-ಸಿರನಿದಾನೇ ಎಂದರೆ ಸಮಭಾವದಲ್ಲಿ ಪರಿಣತರಾದ ಸಾಧುಗಳ ಮನಸ್ಸಿನಲ್ಲಿ ಸಿರನಿದಾನೇ, ಬೇರಾವ ಸ್ಥಳದಲ್ಲಿ ಇಲ್ಲ.

ದೇವ ದೇವಕುಲದಲ್ಲಿ ಶಿಲೆಯಲ್ಲಿ ಲೆಪ್ಪ ಚಿತ್ತದಲ್ಲಿ ।  
ಅವನಕ್ಷಯನಿರಂಜನ ಜ್ಞಾನಾಮಯಶಿವಸಮಚಿತ್ತದಲೀಹನು ॥೧೯॥

ବାହୀନେ ନିଜପରମାତ୍ମା । ଏବଂ ଗୁଣବିଶ୍ଵାସରେ ପରମାତ୍ମା ଦେଇ ଜୀତି । ସଂରଳୀ ସଂସ୍କିତରେ ଶମୁଚ୍ଛିତ୍ତି ଶମୁଭାବେ ଶମୁଭାବପରିଣାତମନ୍ତ୍ରି ଜୀତି । ତତ୍ତ୍ଵଧ୍ୟାନରେ ଯଦ୍ୱାପି ଘୃତପାରେଣ ଧର୍ମପତ୍ରରୀମୁଖରେ ଶାପନାରୋପେଣ ପ୍ରାପୋରେ କୁଗୁଣଲକ୍ଷ୍ମୀଙ୍କଳେ ଦେଇପୋରେ ଦେଇଗ୍ରହାଦୟେ ତିଷ୍ଠେତି ତଥାପି ନିଶ୍ଚିଯେନ ଶତ୍ରୁମିତ୍ର ଶୁଦ୍ଧଦୂଃଖ-  
ଜୀବିତମରଣାଦିଶମତାରୋପେ ଏତରାଗଶହଜାନଙ୍କେ କରୁପପରମାତ୍ମା ତତ୍ତ୍ଵଶମ୍ଭୁକ୍ତାଦାନନ୍ଦଜ୍ଞାନାମୁ-  
ଭାବିତିରୂପାଭେଦରୂପତ୍ର ଯାତ୍ରକଶମୁଚ୍ଛିତ୍ତେ ଶିଵଶବ୍ଦାକ୍ଷେତ୍ରରେ ପରମାତ୍ମା ତିଷ୍ଠେତି ଭାବାଧର୍ମଃ । ତଥା ଚିଂକେକୁଠିରେ  
ଶମୁଚ୍ଛିତ୍ତପରିଣାତରେ ମଣଲକ୍ଷ୍ମୀମୋ- ‘ଶମୁଶତ୍ରୁବଂଧୁବଗନ୍ଧୀ ଶମୁଶଦମକ୍ଷୋରେ ପଶଂଶନୀଦଶମୋରେ ।  
ଶମୁଲୋହକଂଚକେନୋ ଏ ଯ ଜୀବିଦମରଣେ ଶମୋରେ ଶମକେନୋ ॥’ ॥ଧୀରି ॥ ଜୀତ୍ୟେକ୍ଷିତିଶତଶୂନ୍ୟଶୂଳିକା-  
ଶୁଲଂ ଗତମ୍ ।

ಅಧ್ಯ ಸ್ವಿಲಸಂಶ್ಯಾಬಾಹ್ಯಂ ಪ್ರಕ್ಷೇಪಕದ್ವಯಂ ಕಥ್ಯತೇ-

ಮಣ ಮಲಿಯಲು ಪರಮೇಶರಹ ಪರಮೇಶರು ವಿ ಮಣಸ್ |

ବୀହି ଏ ସମୁର୍ଖି ହୋବାକ ପୁଷ୍ଟ ଚଢାଵଳୁ କେନ୍ତା ॥୧୭୫-୨॥

ಮನಃ ಮಲಿತಂ ಪರಮೇಶ್ವರಸ್ಯ ಪರಮೇಶ್ವರಃ ಅಪಿ ಮನಸಃ ।

ଦ୍ୱୟୋରପି ସମରସିୟଭାତେଯୋଃ ପୂଜାଂ ସମାରୋହ୍ୟାମି କୟୁ ॥୧୨-୨॥

**ಭಾವಾರ್ಥ :-** ವ್ಯವಹಾರನಯದಿಂದ ಧರ್ಮದ ವರ್ತನೆಯ ಸಲುವಾಗಿ ಸಾಫ್ಟ್‌ಪನಾರೂಪದಿಂದ ಪೂರ್ವೋಕ್ತ ಗುಣಗಳ ಲಕ್ಷಣವುಳ್ಳ ದೇವನು ದೇವಾಲಯದಲ್ಲಿದ್ದರೂ ಕೂಡ ನಿಶ್ಚಯನಯದಿಂದ ಶತ್ರು-ಮಿತ್ರ, ಸುಖ-ದುಖ, ಜೀವಿತ-ಮರಣ ಮೊದಲಾದವರ್ಗಗಳಲ್ಲಿ ಸಮುದಾಯವರುವಂಧ ಮತ್ತು ಬಂದು ವೀತರಾಗ ಸಹಜಾನಂದವೇ ರೂಪವರುವಂಧ ಪರಮಾತ್ಮತ್ವದ ಸಮ್ಯಕ್‌ಶ್ರದ್ಧೆ, ಸಮ್ಯಕ್‌ಜ್ಞಾನ, ಸಮ್ಯಕ್ ಅನುಭೂತಿರೂಪದ ಅಭೇದ ರತ್ನತ್ಯಯಾತ್ರೆಕವಾದ ಸಮಚಿತ್ತದಲ್ಲಿ ‘ಶಿವ’ ತಬ್ಬಿದಿಂದ ವಾಚ್ಯನಾದಂಧ ಪರಮಾತ್ಮನು ಇರುತ್ತಾನೆ. ಸಮಚಿತ್ತದಲ್ಲಿ ಪರಿಣಾತನಾದ ಶ್ರಮಣನ ಸ್ಥರೂಪವನ್ನು ಶ್ರೀ ಪ್ರವಚನಸಾರದ ಲಿಳಿನೇ ಗಾಢೆಯಲ್ಲಿ ಹೀಗೆ ಹೇಳುತ್ತಾರೆ- ‘ಯಾವನಿಗೆ ಶತ್ರು ಮತ್ತು ಬಂಧು ವರ್ಗವು ಸಮಾನವಿದೆ, ಯಾವನಿಗೆ ಸುಖ ಮತ್ತು ದುಖವು ಸಮಾನವಿದೆ, ಯಾವನಿಗೆ ಪ್ರಶಂಸೆ ಮತ್ತು ನಿಂದೆಯು ಸಮಾನವಿದೆ, ಯಾವನಿಗೆ ಮಣ್ಣ ಮತ್ತು ಚಿನ್ನವು ಸಮಾನವಿದೆ ಅದರಂತೆ ಯಾವನಿಗೆ ಜೀವಿತ ಮತ್ತು ಮರಣದ ಕುರಿತು ಸಮಾನತೆಯಿದೆ ಅವನು ಶ್ರಮಣನಿದಾನೆ.’

ఈ ప్రకార మూవత్తోందు సొత్తగలింద చొలికాసభవు సమాప్తవాయితు.

ಚೂಲಿಕೆಯೆಂಬ ಹೆಸರು ಮೇರೆಯದಿದೆ ಆ ಮೊದಲನೇ ಸಳಿದ ಮೇರೆಯು ಇಲ್ಲಿಯವರೆಗೆ ಇದೆ.

ಈಗ ಸ್ಥಾಪಿತವಾದ ಯಂತ್ರ ವಾದಂಥ ಎರಡು ಪ್ರಕ್ರಿಯೆಗಳನ್ನು ಹೇಳುತ್ತಾರೆ,-

ಮನಸು ಪರಮಾತ್ಮನಲಿ ಪರಮೇಶ್ವರ ಸಹ ಮನದಲಿ ಲೀನವಾಗಿ ।

తానేరడర సమరసవాదాగ వానారప్పుజె మాడువదు ॥१७-१॥

ಮನು ಇತ್ಯಾದಿ । ಮನು ಮನೋ ವಿಕಲ್ಪರೂಪಂ ಏಲಿಯಲು ಏಲಿತಂ ತಸ್ಯಯಂ ಜಾತಮ್ । ಕಸ್ಯ ಸಂಬಂಧಿತ್ವೇನ । ಪರಮೇಷರಹಂ ಪರಮೇಶ್ವರಸ್ಯ ಪರಮೇಷರು ವಿ ಮಣಸ್ ಪರಮೇಶ್ವರೋಽಪಿ ಮನಃ ಸಂಬಂಧಿ-ತ್ವೇನ ಲೀನೋ ಜಾತಃ ಬೀಳಿ ವಿ ಸಮರಸಿಹೂವಾಹಂ ಏವಂ ದ್ವಯೋರಪಿ ಸಮರಸಿಽಭೂತಯೋಃಪ್ರಜ್ಞ ಪೂಜಾಂ ಚಡಾವಣಂ ಸಮಾರೋಪಯಾಮಿ । ಕಸ್ಯ ಕಸ್ಯ ನಿಶ್ಚಯನಯೀನ ನ ಕಸ್ಯಾಪೀತಿ । ಅಯಮತ್ತ ಭಾವಾಧರಃ । ಯದ್ವಪಿ ವ್ಯವಹಾರನಯೀನ ಗೃಹಸಾಧಾರಣಾಂ ವಿಷಯಕ್ಷಾಯದ್ವಾರ್ಥನವಂಚನಾಧರ ಧರ್ಮವಧರನಾಧರಂ ಚ ಪೂಜಾಭಿಷೇಕದಾನಾದಿವ್ಯವಹಾರೋಽಸ್ಮಿ ತಥಾಪಿ ವಿತರಾಗನಿವಿಕಕಲ್ಪಸಮಾಧಿರತಾನಾಂ ತತ್ತಾಲೇ ಬಹಿರಂಗವ್ಯಾಪಾರಾಭಾವಾತ್ ಸ್ವಯಮೇವ ನಾಸ್ತಿತಿ ॥೧೨-೨॥

**ಚೇಣ ಶೀರಂಜಣ ಮನು ಧರಿಲು ವಿಷಯ-ಕ್ಷಾಯಹಿ ಜಂತು ।**

**ಮೋಕ್ಷಹ ಕಾರಣು ಏತ್ತಡಲು ಅಣ್ಣಿ ಇ ತಂತು ಇ ಮಂತು ॥೧೨-೩॥**

ಯೇನ ನಿರಂಜನೇ ಮನಃ ಧೃತಂ ವಿಷಯಕ್ಷಾಯೀಷು ಗಚ್ಛತ್ತಾ ।

**ಮೋಕ್ಷಸ್ಯ ಕಾರಣಂ ಏತಾವದೇವ ಅನ್ನಃ ನ ತಂತ್ರಃ ನ ಮಂತ್ರಃ ॥೧೨-೪॥**

ಚೇಣ ಇತ್ಯಾದಿ । ಯೇನ ಯೇನ ಪ್ರರುಜೇಣ ಕರ್ತೃಭೂತೇನ ಶೀರಂಜಣಿ ಕರ್ಮಾಂಜನರಹಿತೇ ಪರಮಾತ್ಮನಿ ಮನು ಮನಃ ಧರಿಲು ಧೃತಮ್ । ಕಿಂ ಕುರವನ್ ಸತ್ತಾ । ವಿಷಯಕ್ಷಾಯಹಿಂ ಜಂತು ವಿಷಯಕ್ಷಾಯೀಷು ಗಚ್ಛತ್ತಾ ಸತ್ತಾ । ವಿಷಯಕ್ಷಾಯಹಿಂ ತೃತೀಯಾಂತಂ ಪದಂ ಸಪ್ತಮ್ಯಂತಂ ಕಥಂ ಜಾತಮಿತಿ ಚೀತ್ತಾ । ಪರಿಹಾರಮಾಹ । ಪ್ರಾಕೃತೇ ಕ್ಷಾಟತಾರಕ-ವ್ಯಾಖಿಭಾರೋ ಭವತಿ ಲಿಂಗವ್ಯಾಖಿಭಾರಶ್ಚ । ಇದಂ ಸರ್ವತ್ರ

### ನಾಥೆ - ೧೨-೨

**ಅನ್ನಯಾಧರ : -** [ಮನು] ವಿಕಲ್ಪರೂಪದ ಮನಸ್ಸು [ಪರಮೇಷರಹಂ ಏಲಿಯಲು] ಪರಮಾತ್ಮನಲ್ಲಿ ಬೆರಸಿಬಿಟ್ಟೆತ್ತು-ತಸ್ಯಯವಾಗಿ ಹೋಯಿತು ಮತ್ತು [ಪರಮೇಷರು ವಿ] ಪರಮೇಶ್ವರನು ಕೂಡ [ಮಣಸ್] ಮನಸ್ಸಿನಲ್ಲಿ ಲೀನನಾದನು. ಈ ಪ್ರಕಾರ [ಬೀಳಿ ವಿ ಸಮರಸಿ ಹೂವಾಹಂ] ಎರಡೂ ಸಮರಸವಾಗಿ ಹೋದವು ಎಂದರೆ ಪರಸ್ಪರದಲ್ಲಿ ಒಂದಾಗಿ ಹೋದವು, ಎಂದಮೇಲೆ ಈಗ ನಾನು [ಕಸ್ಯ] ಯಾರ [ಪ್ರಜ್ಞ ಚಡಾವಣಂ] ಪೂಜೆ ಮಾಡಲಿ ? ಎಂದರೆ ನಿಶ್ಚಯನಯದಿಂದ ಯಾರದೂ ಪೂಜೆ ಮಾಡಬೇಕಿಲ್ಲ.

**ಭಾವಾಧರ : -** ವ್ಯವಹಾರನಯದಿಂದ ಗೃಹಸಾಧಾರಸ್ಯಯಲ್ಲಿ ವಿಷಯಕ್ಷಾಯರೂಪದ ದುಧ್ವಾರನದ ವಂಚನಾಧರವಾಗಿ ಮತ್ತು ಧರ್ಮದ ವ್ಯಾಧಿಯ ಸಲುವಾಗಿ ಪೂಜೆ, ಅಭಿಷೇಕ, ದಾನ ಮೊದಲಾದ ವ್ಯವಹಾರವಿರುತ್ತಿದ್ದರೂ ಕೂಡ ವಿತರಾಗನಿವಿಕಲ್ಪ ಸಮಾಧಿಯಲ್ಲಿ ಅನುರಕ್ತರಾದ ಯೋಗೀಶ್ವರರುಗಳಿಗೆ ಆ ಸಮಯದಲ್ಲಿ ಬಹಿರಂಗ ವ್ಯಾಪಾರದ ಅಭಾವವಿರುವುದರಿಂದ ತಾವಾಗಿಯೇ ಇರುವುದಿಲ್ಲ.

ಈಗ ಈ ಕಥನವನ್ನು ದೃಢ ಮಾಡುತ್ತಾರೆ,-

ವಿಷಯಕ್ಷಾಯದಲ್ಲಿ ಪೋಪ ಮನವನು ನಿರಂಜನನಲಿಡುವುದೋಂದೆ ।

**ತೋಷಕರ ಮೋಕ್ಷದಮಾರ್ಗವಿದೆ ಬೇರಾವ ಮಂತ್ರತಂತ್ರವಿಲ್ಲ ॥೧೨-೫॥**

ಜ್ಞಾತವ್ಯಮ್ | ಮೋಕ್ಷಹಂ ಕಾರಣ ಮೋಕ್ಷಸ್ಯ ಕಾರಣಂ ಏತ್ತಡಲು ಏತಾವದೇವ | ವಿಷಯಕಷಾಯರತೆಚಿತ್ತಸ್ಯ ವ್ಯಾವರ್ತನೇನ ಸ್ಥಾತ್ಮನಿ ಸ್ಥಾಪನಂ ಅಣ್ಣಿ ಇ ಅನ್ಯತ್ ಕಿರಿಸಿ ನ ಮೋಕ್ಷಕಾರಣಮ್ | ಅನ್ಯತ್ ಕಿರಿಸಿ | ತಂತು ತಂತ್ರಂ ಶಾಸ್ತ್ರಮರೀಷಿಧಂ ವಾ ಮಂತು ಮಂತ್ರಾಕ್ಷರಂ ಚೀತಿ | ತಥಾಹಿ | ಶುದ್ಧಾತ್ಮತತ್ತ್ವಭಾವನಾಪ್ರತಿಕೂಲೀಷು ವಿಷಯಕಷಾಯೀಷು ಗಚ್ಛತ್ ಸತ್ ಮನೋ ವೀತರಾಗನಿವಿಕಲ್ಪಸ್ಸಸಂವೇದನ ಜ್ಞಾನಬಲೀನ ವ್ಯಾವತ್ಯ್ಯಾಸಿಜಶುದ್ಧಾತ್ಮದ್ವಯೇ ಸಾಫಯತಿ ಯಃ ಸ ಏವ ಮೋಕ್ಷಂ ಲಭತೇ ನಾನೋ ಮಂತ್ರತಂತ್ರಾದಿಬಲಿಷೋಽಪೀತಿ ಭಾವಾಧರಃ ||೧೧-೩||

ಏವಂ ಪರಮಾತ್ಮಪ್ರಕಾಶವ್ಯತ್ವಾಪ್ತಕ್ಷೇಪಕತ್ಯಯಂ ವಿಹಾಯ ತ್ರ್ಯಧಿಕವಿಂತತ್ವತ್ತರಶತದೋಹಕಸೂತ್ರೈ-ಸ್ವಿವಿಧಾತ್ಮಪ್ರತಿಪಾದಕನಾಮಾ ಪ್ರಧಾಮಮಹಾಧಿಕಾರಃ ಸಮಾಪ್ತಃ ||೧||

### ಗಾಢ - ೧೧-೩

**ಅನ್ಯಯಾಧರ :-** [ಜೀಣ] ಯಾವ ಪ್ರರುಷರಿಗೆ [ವಿಸಯ-ಕಷಾಯಹಿಂ ಜಂತು] ವಿಷಯಕಷಾಯಗಳಲ್ಲಿ ಹೋಗುತ್ತಿರುವ ತಮ್ಮ [ಮಣಿ] ಮನಸ್ಸನ್ನ [ಣಿರಂಜಣಿ ಧರಿಲು] ಕರ್ಮರೂಪದ ಅಂಜನದಿಂದ ರಹಿತನಾದ ಪರಮಾತ್ಮನಲ್ಲಿ ತೊಡಗಿಸುವುದಿದೆ - ಹಿಡಿದು ನಿಲ್ಲಿಸುವುದಿದೆ ಅವರಿಗೆ [ಏತ್ತಡಲು] ವಿಷಯಕಷಾಯಗಳಲ್ಲಿ ಅನುರಕ್ತವಾದ ಚಿತ್ತವನ್ನ ಹಿಂದೆ ಹೋರಳಿಸಿ ತಮ್ಮ ಆತ್ಮನಲ್ಲಿ ಸ್ಥಾಪಿಸುವುದಿಷ್ಟೇ [ಮೋಕ್ಷಹಂ ಕಾರಣ] ಮೋಕ್ಷದ ಕಾರಣವಿದೆ. [ಅಣ್ಣಿ ಇ ತಂತು ಇ ಮಂತು] ಬೇರೆ ಯಾವವೂ ಮಂತ್ರ-ತಂತ್ರಗಳು ಮೋಕ್ಷದ ಕಾರಣವಾಗಿಲ್ಲ. ಮಂತ್ರ ಎಂದರೆ ಮಂತ್ರಾಕ್ಷರಗಳು ಮತ್ತು ತಂತ್ರ ಎಂದರೆ ಶಾಸ್ತ್ರಹಾಗೂ ಚೈಷಧಗಳು.

**ಪ್ರಶ್ನೆ :-** ‘ವಿಸಯಕಷಾಯಹಿಂ ಜಂತು’ ಇಲ್ಲಿ ‘ವಿಷಯಕಷಾಯ’ ಶಬ್ದಕ್ಕೆ ತೃತೀಯಾ ವಿಭಕ್ತಿಯ ಪ್ರತ್ಯೇಯವಿದ್ದರೂ ತಾವು ಸಪ್ತಮಿಯ ಪ್ರತ್ಯೇಯದ ಹಾಗೇಕೆ ಸ್ವೀಕರಿಸಿರುವಿರಿ ?

**ಉತ್ತರ :-** ಪ್ರಕೃತದಲ್ಲಿ ಕೆಲವೊಂದು ಬಾರಿ ಕಾರಕವು ವ್ಯಾಖಿಕಾರ ಮತ್ತು ಲಿಂಗವ್ಯಾಖಿಕಾರವಾಗುತ್ತದೆ ಇದೆಲ್ಲವನ್ನ ತಿಳಿಯಬೇಕು.

**ಭಾವಾಧರ :-** ಯಾವನು (ಯಾವನಾದರೂ ಆಸನ್ನ ಭವ್ಯ ಚೀವನು) ಶುದ್ಧಾತ್ಮತತ್ತ್ವದ ಭಾವನೆಯಿಂದ ಪ್ರತಿಕೂಲವಾದ ವಿಷಯಕಷಾಯಗಳಲ್ಲಿ ಹೋಗುತ್ತಿರುವ ಮನಸ್ಸನ್ನ ವೀತರಾಗ ನಿವಿಕಲ್ಪಸ್ಸಸಂವೇದನ ಜ್ಞಾನದ ಬಲದಿಂದ ವ್ಯಾವೃತ್ತಮಾಡಿ (ಹಿಂದೆ ಹೋರಳಿಸಿ) ನಿಜ ಶುದ್ಧಾತ್ಮದ್ವಯದಲ್ಲಿ ಸ್ಥಾಪಿಸುತ್ತಾನೆ ಅವನೇ ಮೋಕ್ಷವಡೆಯುತ್ತಾನೆ ಉಳಿದ ಮಂತ್ರ-ತಂತ್ರ ಮೋದಲಾದವಗಳಲ್ಲಿ ಬಲಿಷ್ಠನಿದ್ದರೂ ಕೂಡ ಅವನು ಮೋಕ್ಷವಡೆಯುವುದಿಲ್ಲ.

ಈ ಪ್ರಕಾರ ಪರಮಾತ್ಮಪ್ರಕಾಶದ ಚೀಕೆಯಲ್ಲಿ ಮೂರು ಪ್ರಕ್ಷೇಪಕಗಳನ್ನ ಹೊರತುಪಡಿಸಿ ಒಂದುನೂರಾ ಇಪ್ಪತ್ತಮೂರು ದೋಹಕಸೂತ್ರಗಳಿಂದ ಮೂರು ಪ್ರಕಾರದಿಂದ ಆತ್ಮನ ಪ್ರತಿಪಾದನೆ ಮಾಡುವ ಮೋದಲನೆಯ ಮಹಾಧಿಕಾರವು ಸಮಾಪ್ತವಾಯಿತು.



## ಎರಡನೆಯ ಮಹಾಧಿಕಾರ

ಅತ ಉದ್ದೇಷ್ಟಂ ಸ್ಥಲಸಂಖ್ಯಾಬಹಿಭೂತಾನ್ ಪ್ರಕ್ಷೇಪಕಾನ್ ವಿಹಾಯ ಚತುರ್ವಾಧಿಕಶತದ್ವಯಪ್ರಮಿ-  
ತ್ಯೇದೋಹಕಸೂತ್ಯೇಮೋಕ್ಷಮೋಕ್ಷಫಲಮೋಕ್ಷಮಾರ್ಗಪ್ರತಿಪಾದನಮುಖ್ಯತ್ವೇನ ದ್ವಿತೀಯಮಹಾಧಿಕಾರಃ  
ಪ್ರಾರಭ್ಯತೇ। ತತ್ತಾದೌ ಸೂತ್ರದಶಕಪರಿಂತಂ ಮೋಕ್ಷಮುಖ್ಯತಯಾ ವ್ಯಾಖ್ಯಾನಂ ಕರೋತಿ । ತದ್ವಧಾ-

ಸಿರಿಗುರು ಅಕ್ಷಪ್ರಿ ಮೋಕ್ಷಂ ಮಹ ಮೋಕ್ಷಹ ಕಾರಣ ತತ್ತ್ವಃ ।

ಮೋಕ್ಷಹ ಕೇರಣ ಅಣ್ಣಾ ಘಲು ಜೇ ಜಾಣಣ ಪರಮತ್ವಃ ॥೧॥

ಶ್ರೀಗುರೋ ಆಶ್ವಾಪಿ ಮೋಕ್ಷಂ ಮಹ ಮೋಕ್ಷಸ್ಯ ಕಾರಣಂ ತಧ್ಯಮ್ಯ ।

ಮೋಕ್ಷಸ್ಯ ಸಂಬಂಧಿ ಅನ್ವಯಾ ಘಲಂ ಯೇನ ಜಾನಾಮಿ ಪರಮಾರ್ಥಮ್ಯ ॥೨॥

ಸಿರಿಗುರು ಇತ್ಯಾದಿ । ಸಿರಿಗುರು ಹೇ ಶ್ರೀಗುರೋ ಯೋಗೀಂದ್ರದೇವ ಅಕ್ಷಪ್ರಿ ಕಥಯ ಮೋಕ್ಷಂ ಮೋಕ್ಷಂ  
ಮಹ ಮಹ, ನ ಕೇವಲಂ ಮೋಕ್ಷಂ ಮೋಕ್ಷಹಂ ಕಾರಣ ಮೋಕ್ಷಸ್ಯ ಕಾರಣಮ್ಯ । ಕಥಂಭೂತಮ್ಯ । ತತ್ತ್ವಃ  
ತಧ್ಯಮ್ಯ ಮೋಕ್ಷಹಂ ಕೇರಣ ಮೋಕ್ಷಸ್ಯ ಸಂಬಂಧಿ ಅಣ್ಣಾ ಅನ್ವಯಾ । ಕಿಮ್ಯ । ಘಲು ಘಲಮ್ಯ । ಏಕತ್ರಯೇನ  
ಜ್ಞಾತೇನ ಈಂ ಭವತಿ । ಜೇಂ ಜಾಣಣಂ ಯೇನ ತ್ರಯಸ್ಯ ವ್ಯಾಖ್ಯಾನೇನ ಜಾನಾಮ್ಯಹಂ ಕತಾ । ಕಮ್ಯ ।  
ಪರಮತ್ವಃ ಪರಮಾರ್ಥಮಿತಿ । ತದ್ವಧಾ । ಪ್ರಭಾಕರಭಟ್ಟಃ ಶ್ರೀಯೋಗೀಂದ್ರದೇವಾನ್ ವಿಜ್ಞಾಪ್ಯ ಮೋಕ್ಷಂ  
ಮೋಕ್ಷಫಲಂ ಮೋಕ್ಷಕಾರಣಮಿತಿ ತ್ರಯಂ ಪೃಚ್ಛತೀತಿ ಭಾವಾರ್ಥಃ ॥೩॥

ಅನಂತರ ಸ್ವಳ ಸಂಖೆಯಿಂದ ಬಹಿಭೂತ ಎಂದರೆ ಪ್ರಕರಣದ ಸಂಖ್ಯೆಯಿಂದ ಹೊರತಾದ ಪ್ರಕ್ಷೇಪಕ  
ಗಳನ್ನು ಉಲಿದು ಇನ್ನೂರಾ ಹದಿನಾಲ್ಕು ದೋಹಕ ಸೂತ್ರಗಳಿಂದ ಮೋಕ್ಷ, ಮೋಕ್ಷಫಲ ಮತ್ತು ಮೋಕ್ಷಮಾರ್ಗದ  
ಕಥನದ ಮುಖ್ಯತೆಯಿಂದ ಎರಡನೆಯ ಮಹಾಧಿಕಾರವನ್ನು ಪ್ರಾರಂಭಿಸಲಾಗುತ್ತಿದೆ.

ಅದರಲ್ಲಾ ಕೂಡ ಮೊದಲು ಹತ್ತು ಸೂತ್ರಗಳವರೆಗೆ ಮೋಕ್ಷದ ಮುಖ್ಯತೆಯಿಂದ ವ್ಯಾಖ್ಯಾನ ಮಾಡುತ್ತಾರೆ  
ಅದರಲ್ಲಿ ಈಗ ಮೊದಲನೇ ಗಾಢೆಯನ್ನು ಹೇಳುತ್ತಾರೆ,-

ಗಾಢ - ೧

ಅನ್ವಯಾರ್ಥ :- [ಸಿರಿಗುರು] ಓ ಶ್ರೀಗುರುಗಳಾದ ಯೋಗೀಂದ್ರದೇವರೇ ! [ಮಹ] ಈ ನನಗೆ  
[ತತ್ತ್ವಃ] ತಧ್ಯ (ಯಥಾರ್ಥ, ಸತ್ಯಾರ್ಥ)ವಾದ [ಮೋಕ್ಷಃ] ಮೋಕ್ಷ, ಅದರಂತೆ [ಮೋಕ್ಷಹಂ ಕಾರಣಃ]  
ಮೋಕ್ಷದ ಕಾರಣ [ಅಣ್ಣಾ] ಮತ್ತು [ಮೋಕ್ಷಹಂ ಕೇರಣ ಘಲು] ಮೋಕ್ಷದ ಘಲವನ್ನು [ಅಕ್ಷಪ್ರಿ] ದಯಮಾಡಿ  
ಹೇಳಿರಿ. [ಜೇಂ] ಅದರಿಂದ - ಈ ಮೂರು ವ್ಯಾಖ್ಯಾನ ತಿಳಿಯುವುದರಿಂದ ನಾನು [ಪರಮತ್ವಃ ಜಾಣಣಂ]  
ಪರಮಾರ್ಥವನ್ನು ತಿಳಿಯುವೆನು.

ಶ್ರೀಗುರುವನಗೆ ಯಥಾರ್ಥ ಮೋಕ್ಷ ಮೋಕ್ಷದ ಕಾರಣ ಮೋಕ್ಷದ ಘಲವ ।

ಈಗ ಕೃಪೆಮಾಡಿ ಹೇಳಿರದರಿಂದ ಪರಮಾರ್ಥವನು ತಿಳಿವೆ ನಾನು ॥೪॥

ಅಥ ತದೇವ ತ್ರಯಂ ಕ್ರಮೇಣ ಭಗವಾನ್ ಕಥಯತಿ-

ಜೋಜಿಯ ಮೋಕ್ಷು ವಿ ಮೋಕ್ಷ-ಫಲು ಪುಟ್ಟಿಲು ಮೋಕ್ಷಹ ಹೇಳು ।  
ಸೋ ಜಿಣ-ಭಾಸಿಲು ಜೀಸುಂ ತುಹು ಜೀಣ ವಿಯಾಣಹಿ ಭೇಳು ॥೨॥

ಯೋಗಿನ್ ಮೋಕ್ಷೋಽಪಿ ಮೋಕ್ಷಫಲಂ ಪೃಷ್ಟಂ ಮೋಕ್ಷಸ್ಯ ಹೇತುಃ ।  
ತತ್ ಜಿನಭಾಷಿತಂ ನಿಶ್ಚಯಾ ತ್ವಂ ಯೇನ ವಿಜಾನಾಸಿ ಭೇದಮ್ಯ ॥೩॥

ಜೋಜಿಯ ಇತ್ಯಾದಿ । ಜೋಜಿಯ ಹೇ ಯೋಗಿನ್ ಮೋಕ್ಷು ವಿ ಮೋಕ್ಷೋಽಪಿ ಮೋಕ್ಷಫಲು ಮೋಕ್ಷಫಲಂ ಪುಟ್ಟಿಲು ಪೃಷ್ಟಂ ತ್ವಯಾ ಕತ್ಯಾಭೂತೇನ । ಪುನರಪಿ ಈ ಪೃಷ್ಟಃ । ಮೋಕ್ಷಹಂ ಹೇಳು ಮೋಕ್ಷಸ್ಯ ಹೇತುಃ ಕಾರಣಮ್ । ತತ್ಯಯಂ ಜಿಣಭಾಸಿಲು ಜಿನಭಾಷಿತಂ ಜೀಸುಂ ನಿಶ್ಚಯೇನ ಶ್ರಣು ಸಮಾಕಣಾಯ ತುಹುಂ ತ್ವಂ ಜೀಣ ಯೇನ ತ್ರಯೇಣ ಜ್ಞಾನೇನ ವಿಯಾಣಹಿ ಭೇಳು ವಿಜಾನಾಸಿ ಭೇದಂ ತ್ರಯಾಣಾಂ ಸಂಬಂಧಿ ನಮಿತಿ । ಅಯಮತ್ ತಾತ್ಪರ್ಯಾಧರಃ । ಶ್ರೀಯೋಗೀಂದ್ರದೇವಾಃ ಕಥಯಂತಿ ಹೇ ಪ್ರಭಾಕರಭಟ್ಟ ಶುದ್ಧಾತ್ಮೋಜ-ಲಂಭಲಕ್ಷಣಂ ಮೋಕ್ಷಂ ಕೇವಲಜ್ಞಾನಾದ್ವಾನಂತರಕ್ತಪ್ರಯೋಜಂ ಮೋಕ್ಷಫಲಂ ಭೇದಾಭೇದರತ್ತಯಾತ್ಮಕಂ ಮೋಕ್ಷಮಾರ್ಗಂ ಚ ಕ್ರಮೇಣ ಪ್ರತಿಪಾದಯಾಮ್ಯಹಂ ತ್ವಂ ಶೃಂಣತಿ ॥೪॥

**ಭಾವಾಧರ :**- ಪ್ರಭಾಕರಭಟ್ಟನು ಶ್ರೀಯೋಗೀಂದ್ರದೇವರಿಗೆ ವಿನಂತಿ ಮಾಡಿ ಮೋಕ್ಷ, ಮೋಕ್ಷಫಲ ಮತ್ತು ಮೋಕ್ಷದ ಕಾರಣ ಈ ಮೂರನ್ನು ಕೇಳುತ್ತಾನೆ.

ಭಗವಾನ ಶ್ರೀ ಗುರುಗಳು ಈ ಮೂರರ ಕಥನವನ್ನು ಕ್ರಮದಿಂದ ಹೇಳುತ್ತಾರೆ,-

### ಗಾಢ - ೨

**ಅನ್ವಯಾಧರ :**- [ಜೋಜಿಯ] ಎಲ್ಲೆ ಯೋಗಿಯೇ ! ನೀನು [ಮೋಕ್ಷು ವಿ ಮೋಕ್ಷ-ಫಲು ಮೋಕ್ಷ ಹಂ ಹೇಳು] ಮೋಕ್ಷ, ಮೋಕ್ಷದ ಫಲ ಮತ್ತು ಮೋಕ್ಷದ ಕಾರಣವನ್ನು [ಪುಟ್ಟಿಲು] ಕೇಳಿರುವೆ, [ಸೋ] ಅದನ್ನು ಎಂದರೆ ಆ ಮೂರನ್ನು [ಜಿಣ-ಭಾಸಿಲು] ಜಿನದೇವರು ಹೇಳಿದ ಪ್ರಕಾರ [ತುಹು] ನೀನು [ಜೀಸುಂ] ನಿಶ್ಚಯಿದಿಂದ ಕೇಳು [ಜೀಣ] ಅದರಿಂದ [ಭೇಳು] ಈ ಮೂರರ ಭೇದವನ್ನು [ವಿಯಾಣಹಿ] ಸಮ್ಮಕ್ಕ ಪ್ರಕಾರದಿಂದ ತಿಳಿದುಕೊಳ್ಳುವ ಸಾಧ್ಯತೆಯಿದೆ.

**ಭಾವಾಧರ :**- ಎಲ್ಲೆ ಪ್ರಭಾಕರಭಟ್ಟನೇ ! ನೀನು ಈ ಶುದ್ಧ ಆತ್ಮನ ಉಪಲಭ್ಯಯು ಅದರ ಲಕ್ಷಣವಿರುವಂಥ ಆ ಮೋಕ್ಷವನ್ನು, ಕೇವಲಜ್ಞಾನ ಮೋದಲಾದ ಅನಂತರಕ್ತಪ್ರಯೋಜ ವ್ಯಕ್ತರೂಪವಾದ ಆ ಮೋಕ್ಷಫಲವನ್ನು ಮತ್ತು ಭೇದಾಭೇದರತ್ತಯಾತ್ಮಕವಾದ ಆ ಮೋಕ್ಷಮಾರ್ಗವನ್ನು ಜಿನಾಜ್ಞಯಪ್ರಕಾರ ಕ್ರಮದಿಂದ ನಿನಗೆ ಹೇಳುತ್ತೇವೆ ಅದನ್ನು ನೀನು ಸರಿಯಾಗಿ ಅಲಿಸೆಂದು ಶ್ರೀಯೋಗೀಂದ್ರದೇವರು ಹೇಳುತ್ತಾರೆ.

ಎಲೆಯೋಗಿ ನೀ ಮೋಕ್ಷ ಮೋಕ್ಷದಫಲ ಮೋಕ್ಷದಹೇತು ಕೇಳಿರುವೆ ।

ಆಲಿಸಾ ಜಿನಭಾಷಿತವನದರಿಂದ ಭೇದ ಸರಿಯಾಗಿ ತಿಳಿಯುವೆ ॥೫॥

ಅಥ ಧರ್ಮಾರ್ಥಕಾರುಮೋಕ್ಷಾಳಾಂ ಮಧ್ಯೇ ಸುಖಿಕಾರಣತ್ವಾನ್ಮೌಕ್ಷ ಏಷೋತ್ತಮ ಇತಿ ಅಭಿಪ್ರಾಯಂ ಮನಸಿ ಸಂಪ್ರಧಾಯ ಸೂತ್ರಮಿದಂ ಪ್ರತಿಪದಯತಿ-

ಧಮೃಹ ಅತ್ಥಹ ಕಾರುಹ ವಿ ಏಯಹ ಸಯಲಹ ಮೋಕ್ಷಿ ।  
ಉತ್ತಮು ಪಭಣಹಿ ಜಾಣ ಜಿಯ ಅಣ್ಣೇ ಜೀಣ ಇ ಸೋಕ್ಷಿ ॥೨॥  
ಧರ್ಮಸ್ಯ ಅರ್ಥಸ್ಯ ಕಾರುಸ್ಯಾಪಿ ಏತೇಷಾಂ ಸಕಲಾನಾಂ ಮೋಕ್ಷಮ್ ।  
ಉತ್ತಮಂ ಪ್ರಭಣಂತಿ ಜ್ಞಾನಿನಃ ಜೀವ ಅನ್ಯೇನ ಯೀನ ನ ಸೀಲ್ಯಮ್ ॥೩॥

ಧಮೃಹಂ ಇತ್ಯಾದಿ । ಧಮೃಹಂ ಧರ್ಮಸ್ಯ ಧರ್ಮಾದ್ವಾ ಅತ್ಥಹಂ ಅರ್ಥಸ್ಯ ಅರ್ಥಾದ್ವಾ ಕಾರುಹಂ ವಿ ಕಾರುಸ್ಯಾಪಿ ಕಾರುಾದ್ವಾ ಏಯಹಂ ಸಯಲಹಂ ಏತೇಷಾಂ ಸಕಲಾನಾಂ ಸಂಬಂಧಿತ್ತೇನ ಏತೇಭೋಽ ವಾ ಸಕಾಶಾತ್ ಮೋಕ್ಷಿ ಮೋಕ್ಷಂ ಉತ್ತಮು ಪಭಣಹಿಂ ಉತ್ತಮಂ ವಿಶಿಷ್ಟಂ ಪ್ರಭಣಂತಿ । ಕೇ ಕಥಯಂತಿ । ಜಾಣ ಜ್ಞಾನಿನಃ । ಜಿಯ ಹೇ ಜೀವ । ಕಷ್ಣಾದುತ್ತಮಂ ಪ್ರಭಣಂತಿ ಮೋಕ್ಷಮ್ । ಅಣ್ಣಿ ಇಂ ಅನ್ಯೇನ ಧರ್ಮಾರ್ಥಕಾರುಾದಿನಾ ಜೀಣ ಯೀನ ಕಾರಣೇನ ಇ ಸೋಕ್ಷಿ ನಾಸ್ತಿ ಪರಮಸುಖಮ್ । ಇತಿ । ತದ್ವಧಾ-ಧರ್ಮಶಚ್ಯೇನಾತ್ರ ಪುಣ್ಯಂ ಕಥ್ಯತೇ ಅರ್ಥಶಚ್ಯೇನ ತು ಪುಣ್ಯಫಲಭೂತಾರ್ಥೋ ರಾಜ್ಯಾದಿವಿಭೂತಿವಿಶೇಷಃ, ಕಾರುಶಚ್ಯೇನ ತು ತಸ್ಯೇವ ರಾಜ್ಯಸ್ಯ ಮುಖ್ಯಫಲಭೂತಃ ಸ್ತ್ರೀವಸ್ತ್ರಗಂಧರುಳ್ಯಾದಿಸಂಭೋಗಃ । ಏತೇಭ್ಯಸಿಭ್ಯಃ ಸಕಾಶಾನ್ಮೌಕ್ಷಮುತ್ತಮಂ ಕಥಯಂತಿ । ಕೇ ತೇ । ಏತರಾಗನಿವಿಕಲ್ಪಸ್ವಂವೇದನಜ್ಞಾನಿನಃ । ಕಷ್ಣಾತ್ । ಆಕುಲತ್ವಾದಕೇನ ಏತರಾಗ-ಪರಮಾನಂದಸುಖಾಮೃತರಸಾಳಾದವಿಪರೀತೇನ ಧರ್ಮಾರ್ಥಕಾರುಾದಿನಾ ಮೋಕ್ಷಾದನ್ಯೇನ ಯೀನ ಕಾರಣೇನ ಸುಖಂ ನಾಸ್ತಿತಿ ಭಾವಾರ್ಥಃ ॥೩॥

ಈಗ ಧರ್ಮ, ಅರ್ಥ, ಕಾರು ಮತ್ತು ಮೋಕ್ಷ ಈ ನಾಲ್ಕರಲ್ಲಿ ಸುಖಿದ ಮೂಲ ಕಾರಣವು ಮೋಕ್ಷವೇ ಇರುವುದರಿಂದ ಅದು ಉತ್ತಮವಿದೆಯಂಬ ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟಕೊಂಡು ಈ ಸೂತ್ರ ಹೇಳುತ್ತಾರೆ,-

### ಗಾಥ - ೩

ಅನ್ಯೇಯಾರ್ಥ : - [ಜಿಯ] ಎಲ್ಲೆ ಜೀವನೇ ! [ಜಾಣಿಗಳು] [ಧಮೃಹ ಅತ್ಥಹಂ ವಿ ಕಾರುಹಂ ಏಯಹಂ ಸಯಲಹಂ] ಧರ್ಮ, ಅರ್ಥ ಮತ್ತು ಕಾರು ಈ ಎಲ್ಲ ಪುರುಷಾರ್ಥಗಳಲ್ಲಿ [ಮೋಕ್ಷಿ] ಒಂದು ಮೋಕ್ಷವನ್ನು [ಉತ್ತಮು] ಉತ್ತಮ-ವಿಶಿಷ್ಟವೆಂದು [ಪಭಣಹಿಂ] ಹೇಳಿದ್ದಾರೆ, [ಜೀಣ] ಏಕಂದರೆ [ಅಣ್ಣೀಂ] ಮೋಕ್ಷದಿಂದ ಬೇರೆಯಾದಂಥ ಧರ್ಮ, ಅರ್ಥ ಮತ್ತು ಕಾರು ಈ ಮೂರಿಂದ [ಸೋಕ್ಷಿ ಇ] ಪರಮಸುಖವು ಆಗುವುದಿಲ್ಲ.

ಭಾವಾರ್ಥ : - ಇಲ್ಲಿ ‘ಧರ್ಮ’ ಶಬ್ದದಿಂದ ಪುಣ್ಯವೆಂದು ತಿಳಿಯಬೇಕು, ‘ಅರ್ಥ’ ಶಬ್ದದಿಂದ ಪುಣ್ಯಫಲರೂಪವಾದ ರಾಜ್ಯ ಮೊದಲಾದ ವಿಶೇಷ ವಿಭೂತಿ ಸಂಪದವೆಂದು ತಿಳಿಯಬೇಕು ಮತ್ತು ‘ಕಾರು’ ಶಬ್ದದಿಂದ ಆ ರಾಜ್ಯದ ಮುಖ್ಯ ಫಲರೂಪಗಳಾದ ಸ್ತ್ರೀ, ವಸ್ತ್ರ, ಗಂಧ, ಮಾಲೆ ಮೊದಲಾದ ಭೋಗಗಳಿಂದು ತಿಳಿಯಬೇಕು. ಈ ಮೂರಕ್ಕಿಂತ ಮೋಕ್ಷವು ಉತ್ತಮವಿದೆಯಂದು ಏತರಾಗ ನಿವಿಕಲ್ಪ ಸ್ವಸಂವೇದನವುಳ್ಳ

ಜ್ಞಾನಿಗಳು ಧರ್ಮ ಅರ್ಥ ಕಾರು ಇವೆಲ್ಲವುಗಳಲ್ಲಿಂದ ಮೋಕ್ಷವೇ ।  
ತಾನೆ ಉತ್ತಮವೆಂದಿವರದರಿಂದಲೇ ಜೀವ ಅನ್ಯದಿ ಸುಖವಿಲ್ಲ ॥೩॥

ಅಥ ಧರ್ಮಾರ್ಥಕಾರ್ವೇಭೋಽ ಯದ್ಯತ್ವಮೋ ನ ಭವತಿ ಮೋಕ್ಷಸ್ತಹಿಂ ತತ್ತ್ವಂ  
ಮುಕ್ತಪರಲೋಕಶಬ್ದಂ ವಾಚ್ಯಮೋಕ್ಷಂ ಕರ್ಮಿತಿ ಜಿನಾ ಗಚ್ಛಂತಿತಿ ಪ್ರಕಟಯಂತಿ-

ಜಜಃ ಜಯ ಉತ್ತಮು ಹೋಽಜಃ ಣಾವಿ ಏಯಹ ಸಯಲಹ ಸೋಽಜಃ ।  
ತೋ ಕಿಂ ತಿಣ್ಣಿ ವಿ ಪರಿಹರವಿ ಜಿಣ ವಚ್ಚಹಿ ಪರ-ಲೋಽಜಃ ॥೪॥

ಯದಿ ಜೀವ ಉತ್ತಮೋ ಭವತಿ ಸ್ವೇವ ಏತೇಭ್ಯಃ ಸಕಲೇಭ್ಯಃ ಸ ಏವ ।  
ತತಃ ಕಿಂ ಶ್ರೀಣ್ಣಾಪಿ ಪರಿಹೃತ್ಯ ಜಿನಾಃ ವೃಜಂತಿ ಪರಲೋಕೇ ॥೫॥

ಜಜಃ ಇತ್ಯಾದಿ । ಜಜಃ ಯದಿ ಜೀತೋ ಜಯ ಹೇ ಜೀವ ಉತ್ತಮು ಹೋಽಜಃ ಣಾವಿ ಉತ್ತಮೋ ಭವತಿ  
ಸ್ವೇವ । ಕೇಭ್ಯಃ । ಏಯಹಂ ಸಯಲಹಂ ಏತೇಭ್ಯಃ ಪೂರ್ವೋಕ್ತೇಭೋಽ ಧರ್ಮಾರ್ಥಿಭ್ಯಃ । ಕತಿಸಂಖ್ಯೋಪೇತೇಭ್ಯಃ ।  
ಸಕಲೇಭ್ಯಃ ಸೋ ವಿ ಸ ಏವ ಪೂರ್ವೋಕ್ತೇ ಮೋಕ್ಷಃ । ತೋ ತತಃ ಕಾರಣಾತ್ ಕಿಂ ಕರ್ಮಧರಂ ತಿಣ್ಣಿ ವಿ ಪರಿಹರವಿ  
ಶ್ರೀಣ್ಣಾಪಿ ಪರಿಹೃತ್ಯ ತ್ಯಕ್ತಪರಲೋಕಶಬ್ದಂ ಜಿನಾಃ ಕರ್ತಾರಃ ವಚ್ಚಹಿಂ ವೃಜಂತಿ ಗಚ್ಛಂತಿ । ಪರಲೋಽಜಃ  
ಪರಲೋಕಶಬ್ದವಾಚ್ಯೋ ಪರಮಾತ್ಮಧಾರ್ಣನೇ ನ ತು ಕಾಯಮೋಕ್ಷೇ ಚೇತಿ । ತಥಾಹಿ-ಪರಲೋಕಶಬ್ದಸ್ಯ ವೃತ್ತತ್ವಧಃ

ಜ್ಞಾನಿಗಳು ಹೇಳಿದ್ದಾರೆ. ಏಕೆಂದರೆ ಆಕುಲತೆಯನ್ನುಂಟು ಮಾಡುವಂಥವುಗಳು, ವೀತರಾಗಪರಮಾನಂದರೂಪ  
ಸುಖಾಮೃತರಸದ ಅಸ್ವಾದದಿಂದ ವಿರುದ್ಧವಾದವುಗಳು ಮತ್ತು ಮೋಕ್ಷದಿಂದ ಬೇರೆಯಾದಂಥ ಧರ್ಮ, ಅರ್ಥ  
ಹಾಗೂ ಕಾಮಗಳಿಂದ ಸುಖವು ಆಗುವುದಿಲ್ಲ.

ಆ ಧರ್ಮ, ಅರ್ಥ ಮತ್ತು ಕಾಮದಿಂದ ಮೋಕ್ಷವು ಉತ್ತಮವಿಲ್ಲದಿದ್ದರೆ ಜಿನದೇವರು ಆ ಮೂರನ್ನೂ  
ಬಿಟ್ಟು ‘ಪರಲೋಕ’ ಶಬ್ದದಿಂದ ವಾಚ್ಯವಾದಂಥ ಮೋಕ್ಷದಲ್ಲೇಕೆ ಹೋದರೆಂಬುದನ್ನು ಈಗ ದರ್ಶಿಸುತ್ತಾರೆ,-

### ಗಾಢಃ - ೪

**ಅನ್ವಯಾರ್ಥ :** - [ಜಯ] ಎಲ್ಲೆ ಜೀವನೇ ! [ಜಜಃ] ಒಂದು ವೇಳೆ [ಏಯಹಂ ಸಯಲಹಂ]  
ಪೂರ್ವೋಕ್ತ ಧರ್ಮ-ಮೋದಲಾದಲ್ಲವುಗಳಿಂದ [ಸೋಽಜಃ] ಪೂರ್ವೋಕ್ತ ಮೋಕ್ಷವು [ಉತ್ತಮು ಣಾವಿ ಹೋಽಜಃ  
ತೋ] ಉತ್ತಮವೇ ಇಲ್ಲದಿದ್ದರೆ [ಜಿಣ] ಶ್ರೀ ಜಿನೇಣ್ಣರದೇವರು [ತಿಣ್ಣಿ ವಿ ಪರಿಹರವಿ] ಧರ್ಮ, ಅರ್ಥ ಮತ್ತು  
ಕಾಮ ಈ ಮೂರನ್ನೂ ಬಿಟ್ಟುಕೊಟ್ಟು [ಪರಲೋಽಜಃ] ಪರಲೋಕದಲ್ಲಿ (ಮೋಕ್ಷದಲ್ಲಿ) [ಕಿಂ ವಚ್ಚಹಿಂ] ಏತಕಾಗಿ  
ಮೋಗುತ್ತಿದ್ದರು ?

ಇಲ್ಲಿ ‘ಪರಲೋಕ’ ಶಬ್ದದಿಂದ ವಾಚ್ಯನಾದಂಥ ಪರಮಾತ್ಮನ ಧಾರ್ಣನವೆಂದು-ಪರಮಾತ್ಮನ ಅವಲೋಕನ  
ವೆಂದು ತಿಳಿಯಬೇಕು, ಆದರೆ ಕಾಯಮೋಕ್ಷವೆಂದು ತಿಳಿಯಬಾರದು.

**ಭಾವಾರ್ಥ :** - ‘ಪರ’ ಶಬ್ದದಿಂದ ಏಧಾತ್ಮ-ರಾಗಾದಿಗಳಲ್ಲದ ಕೇವಲಜ್ಞಾನ ಮೋದಲಾದ ಅನಂತಗುಣ  
ಸಹಿತನಾದ ಪರಮಾತ್ಮನವೆಂದು ತಿಳಿಯಬೇಕು, ಆ ಗುಣವಿಶಿಷ್ಟನಾದ ಪರಮಾತ್ಮನ ಅವಲೋಕನವು ವೀತರಾಗ

ಓ ಜೀವ ಅವೆಲ್ಲವುಗಳಿಂದ ಮೋಕ್ಷ ಉತ್ತಮ ಸುಖವಿಲ್ಲದಿದ್ದರೆ ।

ಶ್ರೀ ಜಿನದೇವರಾ ಮೂರನ್ನಿಂದ ಪರಲೋಕದಲ್ಲೇಕೆ ಪೂರ್ವವರು ॥೫॥

ಕಂತ್ಯತೇ । ಪರಃ ಉತ್ಪಂಜೋ ಮಿಥ್ಯಾತ್ಮಾಗಾದಿರಹಿತಃ ಕೇವಲಜ್ಞಾನಾದ್ಯನಂತರಿಸಿಹಿತಃ ಪರಮಾತ್ಮಾ ಪರಶಬ್ದೀನೋಚ್ಯತೇ ತಸ್ಯ ವಂಗುಣವಿಶಿಷ್ಟಸ್ಯ ಪರಮಾತ್ಮನೋ ಲೋಕೋ ಲೋಕನಮವಲೋಕನಂ ಏತರಾಗ-ಪರಮಾನಂದಸಮರಸಿಭಾವಾನುಭವನಂ ಲೋಕ ಇತಿ ಪರಲೋಕಶಬ್ದಸ್ಯಾಧಃ । ಅಥವಾ ಪೂರ್ವೋಕ್ತಲಕ್ಷಣಃ ಪರಮಾತ್ಮಾ ಪರಶಬ್ದೀನೋಚ್ಯತೇ । ನಿಶ್ಚಯೇನ ಪರಮಶಬ್ದವಾಚೋ ಮುಕ್ತಾತ್ಮಾ ಶಿವ ಇತ್ಯಚ್ಯತೇ ತಸ್ಯ ಲೋಕಃ ಶಿವಲೋಕ ಇತಿ । ಅಥವಾ ಪರಮಬ್ರಹ್ಮ ಶಬ್ದವಾಚೋ ಮುಕ್ತಾತ್ಮಾ ಪರಮಬ್ರಹ್ಮ ಇತಿ ತಸ್ಯ ಲೋಕೋ ಬ್ರಹ್ಮಲೋಕ ಇತಿ । ಅಥವಾ ಪರಮ ವಿಷ್ಣುಶಬ್ದವಾಚೋ ಮುಕ್ತಾತ್ಮಾ ವಿಷ್ಣುರಿತಿ ತಸ್ಯ ಲೋಕೋ ವಿಷ್ಣುಲೋಕ ಇತಿ ಪರಲೋಕಶಬ್ದೀನ ಮೋಕ್ಷೋ ಭಣ್ಯತೇ ಪರಶಾಸ್ತಾ ಲೋಕಶ್ಚ ಪರಲೋಕ ಇತಿ । ಪರಲೋಕಶಬ್ದಸ್ಯ ವ್ಯತ್ಪತ್ಯಘೋಜ್ಞಾತಪ್ಯಃ ನಿಃಬಾಣಃ ಕೋರಿಸಿ ಪರಕಲ್ಪಿತಃ ಶಿವಲೋಕಾದಿರಸ್ತಿತಿ । ಅತ ಸಿವ ಪರಲೋಕಶಬ್ದವಾಚ್ಯಃ ಪರಮಾತ್ಮೋಪಾದೇಯ ಇತಿ ತಾತ್ಪರ್ಯಃ ॥೪॥

ಅಥ ತಮೇವ ಮೋಕ್ಷಂ ಸುಖಿದಾಯಿಕಂ ದೃಷ್ಟಾಂತದಾರೇಣ ದೃಢಯತಿ-

ಉತ್ತಮು ಸುಕ್ಷ್ಮಾಣ ದೇಷ ಜಜಿ ಉತ್ತಮು ಮುಕ್ಷ್ಮಾಣ ಹೋಜಿ ।  
ತೋ ಕಿಂ ಇಚ್ಛಿ ಬಂಧಣಹಿ ಬದ್ಧ ಪಸುಯ ವಿ ಸೋಜಿ ॥೫॥

ಪರಮಾನಂದರೂಪ ಸಮರಸಿಭಾವದ ಅಸುಭವವು ಅದು ಲೋಕವಿದೆ. ಈ ಪ್ರಕಾರ ಪರಲೋಕ ಶಬ್ದದ ವ್ಯತ್ಪತ್ತಿ ಅಥವಿದೆ. ಅಥವಾ ‘ಪರ’ ಶಬ್ದದಿಂದ ಪೂರ್ವೋಕ್ತಲಕ್ಷಣವಳ್ಳ ಪರಮಾತ್ಮನೆಂದು ತಿಳಿಯಬೇಕು.

‘ಪರಮಶಿವ’ ಶಬ್ದದಿಂದ ವಾಚ್ಯನಾದಂಥ ಮುಕ್ತಾತ್ಮನನು ನಿಶ್ಚಯದಿಂದ ‘ಶಿವ’ನೆಂದು ತಿಳಿಯಬೇಕು, ಅವನ ಲೋಕವು ಅದು ಶಿವಲೋಕವಿದೆ. ಅಥವಾ ‘ಪರಮಬ್ರಹ್ಮ’ ಶಬ್ದದಿಂದ ವಾಚ್ಯನಾದಂಥ ಮುಕ್ತಾತ್ಮನನ್ನ ಪರಮಬ್ರಹ್ಮನೆಂದು ತಿಳಿಯಬೇಕು, ಅವನ ಲೋಕವು ಅದು ಬ್ರಹ್ಮಲೋಕವಿದೆ. ಅಥವಾ ‘ಪರಮವಿಷ್ಣು’ ಶಬ್ದದಿಂದ ವಾಚ್ಯನಾದಂಥ ಮುಕ್ತಾತ್ಮನನ್ನ ವಿಷ್ಣುವೆಂದು ತಿಳಿಯಬೇಕು, ಅವನ ಲೋಕವು ಅದು ವಿಷ್ಣುಲೋಕವಿದೆ. ಈ ಪ್ರಕಾರ ಪರಲೋಕ ಶಬ್ದದಿಂದ ಮೋಕ್ಷವೆಂದು ಹೇಳಲಾಗಿದೆ.

ಪರಲೋಕವು ಅದು ಪರಲೋಕವಿದೆಯೆಂದು ‘ಪರಲೋಕ’ ಶಬ್ದದ ವ್ಯತ್ಪತ್ತಿ ಅಥವಾ ತಿಳಿಯಬೇಕು. ಪರದಿಂದ ಕಲ್ಪತ್ವಾದಂಥ ಬೇರೆ ಯಾವ ಶಿವಲೋಕ, ಬ್ರಹ್ಮಲೋಕ, ವಿಷ್ಣುಲೋಕಗಳಲ್ಲ.

ಅದೇ ‘ಪರಲೋಕ’ ಶಬ್ದದಿಂದ ವಾಚ್ಯನಾದಂಥ ಪರಮಾತ್ಮನು ಉಪಾದೇಯನಿದ್ವಾನೆಂಬುದು ಇಲ್ಲಿನ ತಾತ್ಪರ್ಯಾಧಿವಿದೆ.

ಅವನೇ ಮೋಕ್ಷಸುಖ ಕೊಡುವಂಥವನಿದ್ವಾನೆಂದು ಈಗ ದೃಷ್ಟಾಂತದ ಮೂಲಕ ದೃಢ ಮಾಡುತ್ತಾರೆ,-

ಒಂದುವೇಳೆ ಮೋಕ್ಷ ಉತ್ತಮಸುಖ ಕೊಡದಿರೆ ಉತ್ತಮವಿಲ್ಲದಿರೆ ।  
ಒಂಧನಬದ್ಧ ಪಶುಗಳು ಕೊಡ ಮೋಕ್ಷವನದೇಕೆ ಇಚ್ಛಿಸುವವು ॥೫॥

ಉತ್ತಮಂ ಸುಖಂ ನ ದದಾತಿ ಯದಿ ಉತ್ತಮೋ ಮೋಕ್ಷೋ ನ ಭವತಿ ।  
ತತಃ ಕಿಂ ಇಚ್ಛಂತಿ ಬಂಧನೇ ಬದ್ಧ ಪಶ್ಪೋರ್ತಪಿ ತಮೇವ ॥೫॥

ಉತ್ತಮು ಇತ್ಯಾದಿ । ಉತ್ತಮು ಉತ್ತಮಂ ಸುಖ್ಯ ಸುಖಂ ಇ ದೇಇ ಜಜಿ ನ ದದಾತಿ ಯದಿ ಚೀತ್ ಉತ್ತಮು ಮುಕ್ಷಿ ಇ ಹೋಇ ಉತ್ತಮೋ ಮೋಕ್ಷೋ ನ ಭವತಿ ತೋ ತಸ್ಯಾತ್ಮಾರಣಾತ್ ಕಿಂ ಕಿಮಧರ್ ಇಚ್ಛಿಂ ಇಚ್ಛಂತಿ ಬಂಧನಾಹಿಂ ಬಂಧನೈಃ ಬದ್ಧ ನಿಬದ್ಧಃ । ಪಸುಯ ವಿ ಪಶ್ಪೋರ್ತಪಿ । ಕಿಮಿಚ್ಛಂತಿ । ಸೋಇ ತಮೇವ ಮೋಕ್ಷಮಿತಿ । ಅಯಮತ್ ಭಾವಾರ್ಥಃ । ಯೇನ ಕಾರಣೇನ ಸುಖಾರಣಾತ್ಮದ್ಯೇತೋಃ ಬಂಧನಬದ್ಧಃ ಪಶ್ಪೋರ್ತಪಿ ಮೋಕ್ಷಮಿಚ್ಛಂತಿ ತೇನ ಕಾರಣೇನ ಕೇವಲಜ್ಞಾನಾಧ್ಯಾನಂತಗುಣಾವಿನಾಭಂತಸೋಪಾದೇಯರೂಪ-ಸ್ಯಾನಂತಸುಖಿಸ್ಯ ಕಾರಣಾತ್ಮಾದಿತಿ ಜ್ಞಾನಿಸೋ ವಿಶೇಷೇಣ ಮೋಕ್ಷಮಿಚ್ಛಂತಿ ॥೫॥

ಅಥ ಯದಿ ತಸ್ಯ ಮೋಕ್ಷಸ್ಯಾಧಿಕಾರಣಗಣೋ ನ ಭವತಿ ತಹಿರ್ ಲೋಕೋ ನಿಜಮಸ್ತಕಸೋಪರಿ ತಂ ಕಿಮಧರ್ ಧರತಿತಿ ನಿರೂಪಯತಿ-

ಅಣು ಜಜಿ ಜಗಹ ವಿ ಅಹಿಯಯರು ಗುಣ-ಗಣು ತಾಣು ಇ ಹೋಇ ।  
ತೋ ತಜ್ಞಲೋಣು ವಿ ಕಿಂ ಧರಜಿ ಶೀಯ-ಸಿರ-ಉಪರಿ ಸೋಇ ॥೬॥

### ಗಾಢೆ - ೫

ಅನ್ವಯಾರ್ಥ :- [ಜಜಿ] ಒಂದು ವೇಳೆ [ಮುಕ್ಷಿ] ಮೋಕ್ಷಪು [ಉತ್ತಮು ಸುಕ್ಷ್ಯ ಇ ದೇಇ] ಉತ್ತಮವಾದ ಸುಖವನ್ನು ಕೊಡದಿರುತ್ತಿದ್ದರೆ ಅದು [ಉತ್ತಮು ಇ ಹೋಇ] ಉತ್ತಮವಿಲ್ಲದಿದ್ದರೆ [ತೋ] ಆ ಮೋಕ್ಷಪು ಉತ್ತಮವೇ ಇಲ್ಲದಿದ್ದರೆ [ಬಂಧನಾಹಿಂ ಬದ್ಧ] ಬಂಧನಗಳಿಂದ ಬಂಧಿಸಲ್ಪಟ್ಟ [ಪಸುಯ ವಿ] ಪಶುಗಳು ಕೊಡ [ಸೋಇ] ಮೋಕ್ಷವನ್ನು (ಬಂಧನದಿಂದ ಬಿಡುಗಡೆಯಾಗುವುದನ್ನು) [ಕಿಂ ಇಚ್ಛಿಂ] ಅದೇಕೆ ಇಚ್ಛಿಸುತ್ತವೆ ?

ಭಾವಾರ್ಥ :- ಮೋಕ್ಷಪು ಅದು ಸುಖದ ಕಾರಣವಿದೆಯಂಬ ಉದ್ದೇಶದಿಂದ ಪಶುಗಳು ಕೊಡ ಬಂಧಿಸಿದ ಬಂಧನದಿಂದ ಮೋಕ್ಷವನ್ನು (ಬಿಡುಗಡೆಯನ್ನು) ಇಚ್ಛಿಸುತ್ತಿರುವುದರಿಂದ ಮೋಕ್ಷಪು ಕೇವಲಜ್ಞಾನ ಮೋದಲಾದ ಅನಂತ ಗುಣಗಳೊಡನೆ ಅವಿನಾಭಾವಿಯಾದ ಉಪಾದೇಯರೂಪವಾದ ಅನಂತಸುಖದ ಕಾರಣವಿದೆ. ಅದಕ್ಕಾಗಿ ಜ್ಞಾನಿಗಳು ವಿಶೇಷವಾಗಿ ಮೋಕ್ಷವನ್ನು ಬಯಸುತ್ತಾರೆ.

ಆ ಮೋಕ್ಷದಲ್ಲಿ ಅಧಿಕ ಗುಣಗಳ ಸಮೂಹವಿಲ್ಲದಿದ್ದರೆ ಮೂರು ಲೋಕಗಳು ಅದನ್ನು ತಮ್ಮ ಮಸ್ತಕದ ಮೇಲೆ ಅದೇಕೆ ಇಟ್ಟುಕೊಂಡಿವೆಯಿಂದು ಈಗ ಹೇಳುತ್ತಾರೆ,-

### ಗಾಢೆ - ೬

ಅನ್ವಯಾರ್ಥ :- [ಅಣು] ಮತ್ತು [ಜಜಿ] ಒಂದು ವೇಳೆ [ತಾಣು] ಮೋಕ್ಷದಲ್ಲಿ [ಜಗಹಂ ವಿ] ಸಮಸ್ತ ಲೋಕದಿಂದ ಕೊಡ [ಅಹಿಯಯರು ಗುಣ-ಗಣು] ಅಧಿಕವಾದ ಗುಣಗಳ ಸಮೂಹವು [ಇ ಹೋಇ

ಒಂದುವೇಳೆ ಮೋಕ್ಷದಲ್ಲಿ ಲೋಕದಿಂದಧಿಕ ಗುಣಗಣವಿಲ್ಲದಿರೆ ।  
ಸಂದಮೂಲೋಕ ಕೊಡ ಮೋಕ್ಷವನು ನಿಜತೀರದಮೇಲೆ ಧರಿಸಿದ ॥೬॥

**ಅನ್ಯಾದ್ಯ ಯದಿ ಜಗತೋಽಪಿ ಅಧಿಕತರಃ ಗುಣಗಣಃ ತಸ್ಯ ನ ಭವತಿ ।  
ತತಃ ಶ್ರೀಲೋಕಪಿ ಕಿಂ ಧರತಿ ನಿಜಶಿರಳಪರಿ ತಮೇವ ॥೬॥**

ಅಣು ಇತ್ಯಾದಿ । ಅಣು ಪ್ರಾನಃ ಜಜಿ ಯದಿ ಚೀತ್ ಜಗತ ವಿ ಜಗತೋಽಪಿ ಸಕಾಶಾತ್ ಅಹಿಯಯರು ಅತಿಶಯೀನಾಧಿಕಃ ಅಧಿಕತರಃ । ಕೋರಸೌ । ಗುಣಗಣು ಗುಣಗಣಃ ತಾಸು ತಸ್ಯ ಮೋಕ್ಷಸ್ಯ ಇ ಹೋಜ ನ ಭವತಿ । ತೋ ತತಃ ಕಾರಣಾತ್ ತಜಲೋಉಲ ವಿ ಶ್ರೀಲೋಕೋಽಪಿ ಕತಾರ । ಕಿಂ ಧರಜ ಕಿಮಧರಂ ಧರತಿ । ಕ್ಸಿನ್ । ಈಯಸಿರಳಪ್ರರಿ ನಿಜಸಿರಸಿ ಉಪರಿ । ಕಿಂ ಧರಜ ಕಿಂ ಧರತಿ । ಸೋಜ ತಮೇವ ಮೋಕ್ಷಮಿತಿ । ತದ್ವಧಾ । ಯದಿ ತಸ್ಯ ಮೋಕ್ಷಸ್ಯ ಪೂರ್ವೋಕ್ತಃ ಸಮ್ಯಕ್ತಾ ದಿಗುಣಗಣೋ ನ ಭವತಿ ತಹಿಂ ಲೋಕಃಕತಾರ ನಿಜಮಸ್ತಕಸೋಽಪರಿ ತತ್ತಿಂ ಧರತಿತಿ । ಅತ್ರಾನೇನ ಗುಣಗಣಾಶಾಪನೇನ ಕಿಂ ಕೃತಂ ಭವತಿ, ಬುದ್ಧಿಸುಖಿದುಃಖೀಭಾಷ್ಯಪ್ರಯತ್ನ ಧರ್ಮಾರ್ಥವಾಸಂಸಾರಾಭಿಧಾನಾನಾಂ ನಿಧಾನಾಂ ಗುಣಾನಾಮಭಾವಂ ಮೋಕ್ಷಂ ಮನ್ಯಂತೇ ಯೀ ವೃದ್ಧವೈಶಿಷತಾಸ್ಯೇ ನಿಸಿದ್ಧಾಃ । ಯೀ ಚ ಪ್ರದೀಪನಿವಾರಣಾವಚ್ಚಿಂಧಾಭಾವಂ ಮೋಕ್ಷಂ ಮನ್ಯಂತೇ ಸೋಗತಾಸ್ಯೇ ಚ ನಿರಸ್ತಾಃ । ಯಚ್ಚೋಕ್ತಂ ಸಾಂಖ್ಯೈಃ ಸುಪ್ರಾವಸ್ತಾವತ್ ಸುಖಿಜ್ಞಾನರಹಿತೋ ಮೋಕ್ಷಸ್ತದಪಿ ನಿರಸ್ತಮಾ । ಲೋಕಾಗ್ರೇ ತಿಷ್ಟತಿತಿ ವಚನೇನ ತು ಮಂಡಿಕಸಂಜ್ಞಾನೈಯಾಯಿಕಮತಾಂತರಗಾತಾಯತ್ಯೈವ ಮುಕ್ತಸ್ತತ್ಯೈವ ತಿಷ್ಟತಿತಿ ವದಂತಿ ತೇಽಪಿ ನಿರಸ್ತಾ ಇತಿ । ಜೈನಮತೇ ಪ್ರನರಿಂದಿಯಜನಿತಜ್ಞಾನಸುಖಿಸ್ಯಾಭಾವೇ ನ ಚಾತೀಂದಿಯಜ್ಞಾನಸುಖಸ್ಯೇತಿ ಕರ್ಮಜನಿತೇಂದಿಯಾದಿದಶಪ್ರಾಣಸಹಿತಸ್ಯಾಶುದ್ಧಜೀವಸ್ಯಾಭಾವೇನ ನ ಪ್ರಾನಃ ಶುದ್ಧಜೀವಸ್ಯೇತಿ ಭಾವಾರ್ಥಃ ॥೬॥

ಅಫೋತ್ತಮಂ ಸುಖಂ ನ ದದಾತಿ ಯದಿ ಮೋಕ್ಷಸ್ತಹಿಂ ಸಿದ್ಧಾಃ ಕಥಂ ನಿರಂತರಂ ಸೇವಂತೇ ತಮಿತಿ ಕಥಯತಿ-

**ತೋ]** ಇಲ್ಲದಿದ್ದರೆ [ತಜಲೋಉಲ ವಿ] ಮೂರು ಲೋಕಗಳು ಕೂಡ [ಸೋಜ] ಅದೇ ಮೋಕ್ಷವನ್ನು [ಈಯ-ಸಿರ-ಉಪ್ಪರಿ] ತಮ್ಮ ತಲೆಯ ಮೇಲೆ [ಕಿಂ ಧರಜ] ಏತಕ್ಕಾಗಿ ಇಟ್ಟಕೊಂಡಿವೆ.

ಭಾವಾರ್ಥ :- ಒಂದು ವೇಳೆ ಆ ಮೋಕ್ಷದಲ್ಲಿ ಪೂರ್ವೋಕ್ತ ಸಮ್ಯಕ್ತಾ ಮೋದಲಾದ ಗುಣಗಳು ಇಲ್ಲದಿರುತ್ತಿದ್ದರೆ ಲೋಕವು ಅದನ್ನು ತನ್ನ ಮಸ್ತಕದ ಮೇಲೆ ಏತಕ್ಕಾಗಿ ಇಟ್ಟಕೊಂಡಿದೆ ?

ಇಲ್ಲಿ ಆ ಗುಣಗಳ ಸಾಫನೆ ಮಾಡುವುದರಿಂದ ಏನು ಮಾಡಲಾಗುತ್ತದೆ ? ಎಂದರೆ ಮೋಕ್ಷದಲ್ಲಿ ಅನಂತ ಗುಣಗಳ ಸಾಫನೆ ಮಾಡುವುದರಿಂದ ಮಿಥ್ಯಾದೃಷ್ಟಿಗಳ ಖಂಡನೆ ಮಾಡಲಾಗುತ್ತದೆ. ಅದು ಹೇಗೆಂಬುದನ್ನು ಹೇಳುತ್ತಾರೆ,-

೧) ಬುದ್ಧಿ, ಸುಖ, ದುಖ, ಇಚ್ಛೆ, ದ್ವೇಷ, ಪ್ರಯತ್ನ, ಧರ್ಮ, ಅಧರ್ಮ, ಸಂಸಾರವೆಂಬ ಹೆಸರಿನ ಒಂಭತ್ತು ಗುಣಗಳ ಅಭಾವವನ್ನು ಮೋಕ್ಷವೆಂದು (ಮಿಥ್ಯಾದೃಷ್ಟಿ) ವೈಶಿಷಿಕರು ಮನ್ಮಿಸಿದ್ದಾರೆ ಅವರ ನಿಷೇಧ ಮಾಡಲಾಗಿದೆ.

೨) ಯಾವ ಪ್ರಕಾರ ದೀವಿಗೆಯ ನಂದುವಿಕೆಯು ಅದು ನಿವಾರಣಾವಿದೆ ಅದೇ ಪ್ರಕಾರ ಜೀವದ ಅಭಾವವು ಅದು ಮೋಕ್ಷವಿದೆಯೆಂದು ಚೌಧರು ಮನ್ಮಿಸುತ್ತಾರೆ ಅವರ ನಿಷೇಧ ಮಾಡಲಾಗಿದೆ.

೩.) ಸುಪ್ರಾವಸ್ಯೇಯ ಹಾಗೆ ಸುಖ ಮತ್ತು ಜ್ಞಾನದಿಂದ ರಹಿತವಾದುದು ಅದು ಮೋಕ್ಷವಿದೆಯೆಂದು ಸಾಂಖ್ಯದರ್ಶನದವರು ಹೇಳುತ್ತಾರೆ ಅವರದೂ ಕೂಡ ತಿರಸ್ಕರಿಸಲಾಗಿದೆ.

ಉತ್ತಮು ಸುಕ್ಷ್ಮಂ ನ ದೇಇ ಜಜಂ ಉತ್ತಮು ಮುಕ್ಷ್ಮಂ ನ ಹೋಇ |  
 ತೋ ಕಿಂ ಸಯಲು ವಿ ಕಾಲು ಜಿಯ ಸಿದ್ಧ ವಿ ಸೇವಹಿ ಸೋಇ ||೨||  
 ಉತ್ತಮಂ ಸುಖಂ ನ ದದಾತಿ ಯದಿ ಉತ್ತಮಃ ಮೋಕ್ಷೋ ನ ಭವತಿ |  
 ತತಃ ಕಿಂ ಸಕಲಮಪಿ ಕಾಲಂ ಜೀವ ಸಿದ್ಧಾ ಅಪಿ ಸೇವಂತೇ ತಮೇವ ||೩||

ಉತ್ತಮು ಇತ್ಯಾದಿ | ಉತ್ತಮು ಸುಕ್ಷ್ಮಂ ಉತ್ತಮಂ ಸುಖಂ ನ ದೇಇ ನ ದದಾತಿ ಜಜಂ ಯದಿ ಚೀತ್ |  
 ಉತ್ತಮು ಉತ್ತಮೋ ಮುಕ್ಷ್ಮಃ ನ ಹೋಇ ನ ಭವತಿ | ತೋ ತತಃ ಕಾರಣಾತ್, ಕಿಂ ಕಿಮಧರ್ಣಂ, ಸಯಲು  
 ವಿ ಕಾಲು ಸಕಲಮಪಿ ಕಾಲಮ್ | ಜಿಯ ಹೇ ಜೀವ | ಸಿದ್ಧ ವಿ ಸಿದ್ಧಾ ಅಪಿ ಸೇವಹಿಂ ಸೇವಂತೇ ಸೋಇ ತಮೇವ  
 ಮೋಕ್ಷಮಿತಿ | ತಥಾಹಿ | ಯದ್ಯತೀಂದ್ರಿಯಪರಮಾಹಾದರೂಪಮವಿನಶ್ಚರಂ ಸುಖಂ ನ ದದಾತಿ ಮೋಕ್ಷಸೈಹಿಂ  
 ಕರ್ಫಮುತ್ತಮೋ ಭವತಿ ಉತ್ತಮತಾಭಾವೇ ಚ ಕೇವಲಜ್ಞಾನಾದಿಗುಣಸಹಿತಾಃ ಸಿದ್ಧಾ ಭಗವಂತಃ ಕಿಮಧರ್ಣಂ  
 ನಿರಂತರಂ ಸೇವಂತೇ ಚ ಚೀತ್ | ತಸ್ಮಾದೇವ ಜ್ಞಾಯತೇ ತತ್ಸುಖಿಮುತ್ತಮಂ ದದಾತಿತೇ | ಉತ್ತಂ ಚ ಸಿದ್ಧಸುಖಮ್ |  
 - ‘ಆತ್ಮೋಪಾದಾನಸಿದ್ಧಂ ಸ್ವಯಂಮತಿಶಯವದ್ವಿತಬಾಧಂ ವಿಶಾಲಂ, ವೃದ್ಧಿಹಾಸವ್ಯವೇತಂ ವಿಷಯವಿರಹಿತಂ  
 ನಿಃಪ್ರತಿದ್ವಂದ್ವಭಾವಮ್ | ಅನ್ಯದ್ರವ್ಯಾನಪೇಕ್ಷಂ ನಿರುಪಮಮಿತಂ ಶಾಶ್ವತಂ ಸರ್ವಕಾಲಮುತ್ತಷ್ಟಾನಂತಸಾರಂ  
 ಪರಮಸುಖಮತಸ್ಸೆ ಸಿದ್ಧಸ್ಯ ಜಾತಮ್ |’ ಅತ್ಯೇದಮೇವ ನಿರಂತರಮಭಿಲಙ್ಗಣೇಯಮಿತಿ ಭಾವಾರ್ಥಃ ||೪||

೪) ‘ಲೋಕಾಗ್ರದಲ್ಲಿರುತ್ತಾನೆ’ಂಬ ವಚನದಿಂದ ‘ಜೀವನು ಎಲ್ಲಿಂದ ಮುಕ್ತನಾಗುತ್ತಾನೆ ಅಲ್ಲೇ  
 ಇರುತ್ತಾನೆ’ಂದು ಮಂಡಿಕನಾಮದ ಸ್ವೇಯಾಯಿಕರು ಹೇಳುತ್ತಾರೆ ಅವರದೂ ಕೂಡ ನಿರಸ್ತ ಮಾಡಲಾಗಿದೆ.

ಜ್ಯೇನ ಮತದಲ್ಲಂತೂ ಮೋಕ್ಷದಲ್ಲಿ ಇಂದ್ರಿಯಜನಿತ ಜ್ಞಾನ ಮತ್ತು ಇಂದ್ರಿಯಜನ್ಯ ಸುಖಿದ ಅಭಾವವಾದ  
 ರೇನು ಅತೀಂದ್ರಿಯಜ್ಞಾನ ಹಾಗೂ ಅತೀಂದ್ರಿಯಸುಖದ ಅಭಾವವಾಗುವುದಿಲ್ಲ, ಮತ್ತು ಕರ್ಮಜನಿತ  
 ಇಂದ್ರಿಯ ಮೊದಲಾದ ಹತ್ತು ಪ್ರಾಣಸಹಿತವಾದ ಅಶುದ್ಧ ಜೀವದ ಅಭಾವವಾದರೇನು ಶುದ್ಧ ಜೀವದ  
 ಅಭಾವವಾಗುವುದಿಲ್ಲವೆಂದು ಹೇಳಿದ್ದಾರೆಂಬುದು ಇಲ್ಲಿನ ಭಾವಾರ್ಥವಿದೆ.

ಆ ಮೋಕ್ಷವು ಉತ್ತಮ ಸುಖವನ್ನು ಕೊಡದಿರುತ್ತಿದ್ದರೆ ಸಿದ್ಧರು ನಿರಂತರವಾಗಿಅದರ ಸೇವನೆಯನ್ನು  
 ಏತಕ್ಕಾಗಿ ಮಾಡುವರೆಂದು ಈಗ ಹೇಳುತ್ತಾರೆ,-

### ನಾಥೆ - ೨

ಅನ್ಯಯಾರ್ಥ : - [ಜಜಂ] ಒಂದುವೇಳೆ ಮೋಕ್ಷವು [ಉತ್ತಮು ಸುಕ್ಷ್ಮಂ] ಉತ್ತಮವಾದ ಸುಖವನ್ನು  
 [ನ ದೇಇ] ಕೊಡದಿದ್ದರೆ [ಮುಕ್ಷ್ಮಃ] ಮೋಕ್ಷವು [ಉತ್ತಮು ನ ಹೋಇ] ಉತ್ತಮವಿರದಿದ್ದರೆ [ತೋ] ಮೋಕ್ಷವು  
 ಉತ್ತಮವಿಲ್ಲದಿದ್ದರೆ [ಜಿಯ] ಎಲ್ಲೆ ಜೀವನೇ ! [ಸಿದ್ಧ ವಿ] ಸಿದ್ಧರು ಕೂಡ [ಸೋಇ] ಮೋಕ್ಷವನ್ನು [ಸಯಲು  
 ವಿ ಕಾಲು] ಸದಾಕಾಲ [ಕಿಂ ಸೇವಹಿಂ] ಏತಕ್ಕಾಗಿ ಸೇವಿಸುವರು ?

ಒಂದು ವೇಳೆ ಮೋಕ್ಷ ಉತ್ತಮಸುಖ ಕೊಡದಿರೆ ಉತ್ತಮವಿಲ್ಲದಿರೆ |  
 ಸಂದಸಿದ್ಧರು ಸಹ ಸದಾಕಾಲ ಮೋಕ್ಷವ ಸೇವಿಪರೆಲೆ ಜೀವ ||೫||

ಅಥ ಸರ್ವೇಷಾಂ ಪರಮಪುರುಷಾಣಾಂ ಮೋಕ್ಷ ಏವ ಧ್ಯೇಯ ಇತಿ ಪ್ರತಿಪಾದಯತಿ-  
ಹರಿ-ಹರ-ಬಂಭು ವಿ ಜಿಣವರ ವಿ ಮುಣೀ-ವರ-ವಿಂದ ವಿ ಭವ್ವ |  
ಪರಮ-ಣಿರಂಜನೀ ಮಣಿ ಧರಿವಿ ಮುಕ್ಷಿ ಜಿ ರೂಢಿಯಹಿ ಸವ್ವ ||೮||  
ಹರಿಹರಬ್ರಹ್ಮಾಣೋಽಪಿ ಜಿನವರಾ ಅಪಿ ಮುನಿವರವೃಂದಾನ್ಯಾಸಿ ಭವ್ಯಾ : |  
ಪರಮನಿರಂಜನೇ ಮನಃ ಧೃತ್ವಾ ಮೋಕ್ಷಂ ಏವ ಧ್ಯಾಯಂತಿ ಸರ್ವೇ ||೯||

ಹರಿಹರ ಇತ್ಯಾದಿ | ಹರಿಹರಬಂಭು ವಿ ಹರಿಹರಬ್ರಹ್ಮಾಣೋಽಪಿ ಜಿನವರ ವಿ ಜಿನವರಾ ಅಪಿ ಮುನಿವರವಿಂದ ವಿ ಮುನಿವರವೃಂದಾನ್ಯಾಸಿ ಭವ್ಯ ಶೈವಭವ್ಯಾ ಅಪಿ | ಏತೇ ಸರ್ವೇ ಕಿಂ ಕುರ್ವಂತಿ | ಪರಮಣಿರಂಜನೀ ಪರಮನಿರಂಜನಾಭಿಧಾನೇ ನಿಜಪರಮಾತ್ಮಸ್ವರೂಪೇ | ಮಣಿ ಮನಃ ಧರಿವಿ ವಿಷಯಕಣಾಯೆಷು ಗಚ್ಛತ್ವಾ ಸದ್ಗುಣಾತ್ಮೇ ಧೃತ್ವಾ ಪಶ್ಚಾತ್ ಮುಕ್ಷಿ ಜಿ ಮೋಕ್ಷಮೇವ ರೂಢಿಯಹಿಂ ಧ್ಯಾಯಂತಿ ಸವ್ವ ಸರ್ವೇಽಪಿ ಇತಿ | ತದ್ವಧಾ | ಹರಿಹರಾದಯಃ ಸರ್ವೇಽಪಿ ಪ್ರಸಿದ್ಧಪುರುಷಾಃ ಖ್ಯಾತಿಪೂರ್ಜಾಲಾಭಾದಿಸಮಸ್ತವಿಕಲ್ಪಜಾಲೇನ

**ಭಾವಾರ್ಥ :**- ಆ ಮೋಕ್ಷಪ್ರ ಅತೀಂದ್ರಿಯ ಪರಮ ಆಹಾರದರೂಪವಾದ ಅವಿನಾಶಿ ಸುಖಿವನ್ನು ಕೊಡದಿದ್ದರೆ ಅದು ಉತ್ತಮ ಹೇಗಿರುವುದು ? ಮತ್ತು ಉತ್ತಮತೆಯ ಅಭಾವದಲ್ಲಿ ಕೇವಲಜ್ಞಾನ ಮೌದಲಾದ ಗುಣಸಹಿತರಾದ ಸಿದ್ಧಭಗವಂತರು ಮೋಕ್ಷವನ್ನು ನಿರಂತರ ಏತಕ್ಕಾಗಿ ಸೇವಿಸುವರು ? (ಆದರೆ ಸಿದ್ಧ ಭಗವಂತರು ಮೋಕ್ಷವನ್ನು ನಿರಂತರ ಸೇವಿಸುತ್ತಾರೆ) ಅದರಿಂದ ಮೋಕ್ಷಪ್ರ ಉತ್ತಮಸುಖವನ್ನು ಕೊಡುತ್ತದೆಂದು ತಿಳಿದು ಬರುತ್ತದೆ. ಸಿದ್ಧರ ಸುಖದ ಸ್ವರೂಪವನ್ನು ಶ್ರೀ ಪೂಜ್ಯಪಾದಾಚಾರ್ಯರ್ಕೃತ ಸಿದ್ಧ ಭಕ್ತಿಯ ಏಳನೇ ಗಾಧೆಯಲ್ಲಿ ಹೀಗೆ ಹೇಳಿದೆ- ‘ಆತ್ಮನ ಉಪಾದಾನದಿಂದ ಪ್ರಕಟವಾದ (ತನ್ನ ಆತ್ಮನಲ್ಲಿಯೇ ಉತ್ಪನ್ನವಾದ) ಸ್ವಯಂ ಅತಿಶಯವ್ಯಳ್ಳ, ಬಾಧೆಯಲ್ಲದ, ವಿಶಾಲ, ವೃದ್ಧಿ-ಹಣಿಗಳಲ್ಲದ ವಿಷಯಗಳಿಂದ ರಹಿತ, ನಿರ್ದ್ವಂದ್ಧ, ಅನ್ಯದ್ವಯಗಳ ಅಪೇಕ್ಷೆಯಲ್ಲದ, ನಿರಾಮಯ, ಅಮಿತ, ಶಾಶ್ವತ, ಸದಾಕಾಲ, ಉತ್ತಷ್ಟ ಮತ್ತು ಅನಂತಸಾರವ್ಯಳ್ಳಂಥ ಪರಮ ಸುಖವು ಈಗ ಸಿದ್ಧ ಭಗವಂತರಿಗೆ ಉತ್ಪನ್ನವಾಗಿದೆ.

ನಿರಂತರ ಇದರದೇ (ಮೋಕ್ಷದ್ದೇ) ಅಭಿಲಾಷೆ ಮಾಡುವುದು ಯೋಗ್ಯವಿದೆಯೆಂಬುದು ಇಲ್ಲಿನ ಭಾವಾರ್ಥವಿದೆ.

ಈಗ ಸಮಸ್ತ ಪರಮಪುರುಷರಿಗೆ ಮೋಕ್ಷವೇ ಧ್ಯಾನಿಸಲು ಯೋಗ್ಯವಿದೆಯೆಂದು ಹೇಳುತ್ತಾರೆ,-

### ಂಾಧೆ - ೫

**ಅನ್ವಯಾರ್ಥ :**- [ಹರಿ-ಹರ-ಬಂಭು ವಿ] ಹರಿ, ಹರ, ಬ್ರಹ್ಮ ಅದರಂತೆ [ಜಿಣವರ ವಿ] ಜಿನವರದೇವರು ಮತ್ತು [ಮುಣೀ-ವರ-ವಿಂದ ವಿ] ಮುನಿಶ್ವರರುಗಳ ಸಮೂಹ ಅದರಂತೆ [ಭವ್ಯ] ಉಳಿದ ಭವ್ಯರು [ಸವ್ವ] ಇವರೆಲ್ಲರು [ಮಣಿ ಪರಮ-ನಿರಂಜನೀ] ವಿಷಯಕಣಾಯಗಳಲ್ಲಿ ಹೋಗುತ್ತಿರುವ ಮನಸ್ಸನ್ನು ತಡೆದು ಪರಮ ನಿರಂಜನ ನಾಮದ ನಿಜಪರಮಾತ್ಮ ಸ್ವರೂಪದಲ್ಲಿ [ಧರಿವಿ] ನಿಲ್ಲಿಸಿ [ಮುಕ್ಷಿ ಜಿ] ಒಂದು ಮೋಕ್ಷದ್ದೇ [ರೂಢಿಯಹಿಂ] ಧ್ಯಾನ ಮಾಡುತ್ತಾರೆ.

ಹರಿಹರ ಬೊಮ್ಮು ಜಿನವರ ಮುನಿವರವೃಂದ ಮೇಣ್ಣವ್ಯಾರುಗಳೆಲ್ಲ |  
ಪರಮನಿರಂಜನನಲಿ ಮನವನಿಲ್ಲಿಸಿ ಮೋಕ್ಷವನೆ ಜಾನಿಪರು ||೧||

ಶೂನ್ಯೇ, ಶುದ್ಧಬುದ್ಧೈ ಕಸ್ತಭಾವನಿಜಾತ್ಮದ್ವಯವು ಸಮ್ಯಕ್ ಶ್ರದ್ಧಾನಂಜ್ಞಾನಾನುಚರಣರೂಪಾಭೇದರತ್ತತಯಾತ್ಮಕನಿರ್ವಿಕಲ್ಪ-ಸಮಾಧಿಸಮುತ್ಪನ್ನ ವೀತರಾಗಸಹಜಾನಂದೈ ಕಸುಖಿರಸಾನುಭವೇನ ಪೂರ್ಣಕಲಶವತ್ ಭರಿತಾವಸ್ಥೆನಿರಂಜನ-ಶಬ್ದಾಭಿಧೇಯಪರಮಾತ್ಮಧ್ಯಾನೇ ಸ್ಥಿತಾ ಮೋಕ್ಷಮೇವ ಧ್ಯಾಯಂತಿ | ಅಯಮತ್ ಭಾವಾಧಃಃ | ಯದ್ಯಪಿ ವ್ಯವಹಾರೇಣ ಸವಿಕಲ್ಪಾಪಸಾಧಾಯಾಂ ವೀತರಾಗಸವಾಜ್ಞಾಸ್ಥರೂಪಂ ತತ್ತ್ವತ್ವಿಬಿಂಬಾನಿ ತನ್ಯಂತ್ರಾಕ್ಷರಾಣಿ ತದಾರಾಧಕ-ಪುರುಷಾಜ್ಞಧ್ಯೇಯಾ ಭವಂತಿ ತಥಾಪಿ ವೀತರಾಗನಿರ್ವಿಕಲ್ಪತ್ತಿಗುಪ್ತಿಗುಪ್ತಪರಮಸಮಾಧಿಕಾಲೇ ನಿಜಶುದ್ಧಾತ್ಮೈವ ಧ್ಯೇಯ ಇತಿ ॥೮॥

ಅಥ ಭುವನತ್ರಯೇಡಪಿ ಮೋಕ್ಷಂ ಮುಕ್ತಾಜ್ಞ ಅನ್ಯತ್ಪರಮಸುಖಿಕಾರಣಂ ನಾಸ್ಯಿತಿ ನಿಶ್ಚಯೋತಿ-

**ತಿಹುಯಣಿ ಜೀವಹ ಜತ್ತಿಣಿ ಸೋಕಹ ಕಾರಣಿ ಕೋಣಿ ।**

**ಮುಕ್ಷಿ ಮುಖವಿಣಿ ಏಕ್ಷು ಪರ ತೇಣಿ ಚಿಂತಹಿ ಸೋಣಿ ॥೯॥**

ತ್ರಿಭುವನೇ ಜೀವಾನಾಂ ಅಸ್ತಿಸ್ಯೇವ ಸುಖವಸ್ತು ಕಾರಣಂ ಕಿರುಪಿ ।

**ಮೋಕ್ಷಂ ಮುಕ್ತಾಜ್ಞಾಏಕಂ ಪರಂ ತೇಸ್ಯೇವ ಚಿಂತಯ ತಮೇವ ॥೧೦॥**

**ಭಾವಾಧಃ :-** ಹರಿ-ಹರ ಮೊದಲಾದ ಪ್ರಸಿದ್ಧ ಪ್ರಯಂತೆಲ್ಲರು ಖ್ಯಾತಿ, ಪೂಜೆ, ಲಾಭ ಮೊದಲಾದ ಸಮಸ್ತವಿಕಲ್ಪಜಾಲದಿಂದ ಶೂನ್ಯವಾದಂಥ, ಒಂದು ಶುದ್ಧ-ಬುದ್ಧ ಸ್ವಭಾವವುಳ್ಳ ನಿಜಾತ್ಮದ್ವಯದ ಸಮ್ಯಕ್ ಶ್ರದ್ಧೈ, ಸಮ್ಯಗಾಂಧಿಸ್ತು ಸಮ್ಯಕಾಂತಿರಾಪ ಅಭೇದ ರತ್ನತಯಾತ್ಮಕ ನಿರ್ವಿಕಲ್ಪಸಮಾಧಿಯಂದ ಉತ್ಪನ್ನವಾದ ಒಂದು ವೀತರಾಗಸಹಜಾನಂದರೂಪವಾದ ಸುಖರಸದ ಅನುಭವದಿಂದ ಪೂರ್ಣಕಲಶದ ಹಾಗೆ ಪರಿಪೂರ್ಣನಾದಂಥ ನಿರಂಜನಶಬ್ದದಿಂದ ಹೇಳಲು ಯೋಗ್ಯನಾದ ಪರಮಾತ್ಮನ ಧ್ಯಾನದಲ್ಲಿ ಸಿದ್ಧರಾಗಿ ಒಂದು ಮೋಕ್ಷವನ್ನೇ ಧ್ಯಾನಿಸುತ್ತಾರೆ.

ವ್ಯವಹಾರನಯದಿಂದ ಸವಿಕಲ್ಪಾಪಸ್ಯಾಯಲ್ಲಿ ವೀತರಾಗಸವಾಜ್ಞಾದೇವರ ಸ್ಥರೂಪ, ವೀತರಾಗನ ಪ್ರತಿಮೆ, ಅವನ ಮಂತ್ರಾಕ್ಷರಗಳು ಮತ್ತು ವೀತರಾಗನ ಆರಾಧಕರಾದ ಪುರುಷರು (ಮುನಿಗಳು) ಧ್ಯಾನಿಸಲು ಯೋಗ್ಯರಾಗಿದ್ದರು ಕೂಡ ವೀತರಾಗ ನಿರ್ವಿಕಲ್ಪತ್ತಿಗುಪ್ತಿಗುಪ್ತರೂಪದ ಪರಮಸಮಾಧಿಕಾಲದಲ್ಲಿ ನಿಜ ಶುದ್ಧ ಆತ್ಮನೇ ಧ್ಯಾನಿಸಲು ಯೋಗ್ಯನಿದ್ದಾನೆಂಬುದು ಇಲ್ಲಿನ ಭಾವಾಧಃವಿದೆ.

ಈ ಮೂರು ಲೋಕದಲ್ಲಿ ಮೋಕ್ಷವನ್ನು ಹೊರತುಪಡಿಸಿ ಬೇರಾವುದು ಪರಮಸುಖದ ಕಾರಣವಿಲ್ಲವೆಂದು ಈಗ ನಿಶ್ಚಯ ಮಾಡುತ್ತಾರೆ,-

### ನಾಥೆ - ೬

**ಅನ್ಯಯಾಧಃ :-** [ತಿಹುಯಣಿ] ಮೂರುಲೋಕದಲ್ಲಿ [ಜೀವಹಂ] ಜೀವರುಗಳಿಗೆ [ಮುಕ್ಷಿ ಮುಖವಿಣಿ] ಮೋಕ್ಷದ ಹೊರತಾಗಿ [ಕೋಣಿ] ಯಾವ ವಸ್ತುವ ಕೂಡ [ಸೋಕ್ಷಹಂ ಕಾರಣಿ] ಸುಖದ ಕಾರಣವು [ಣಿ ಜತ್ತಿಣಿ] ಇಲ್ಲ. [ತೇಣಿ] ಆದುದರಿಂದ ನೀನು [ಪರ] ನಿಯಮದಿಂದ [ಏಕ್ಷು ಸೋಣಿ] ಒಂದು ಮೋಕ್ಷದೇ [ಚಿಂತಹಿ] ಚಿಂತನೆ ಮಾಡು.

ತ್ರಿಭುವನದಲ್ಲಿ ಜೀವಗಳಿಗೆ ಸುಖಿದ ಕಾರಣವೊಂದು ಮೋಕ್ಷ ಬಿಟ್ಟು ।

ಸೌಬಗಾವುದಿಲ್ಲದರಿಂದ ನೀನು ನಿಯಮದಿಂದದನೆ ಚಿಂತಿಸು ॥೧೧॥

ತಿಹುಯಣ ಇತ್ಯಾದಿ । ತಿಹುಯಣ ಶ್ರಿಭುವನೇ ಜೀವಹಂ ಜೀವಾನಾಂ ಅತ್ಯಿ ಇವಿ ಅಸ್ತಿ ಸ್ವೇವ । ಈ ನಾಸ್ತಿ । ಸೋಕ್ಷಹಂ ಕಾರಣು ಸುಖಿಸ್ಯ ಕಾರಣಮ್ । ಕೋಜಿ ಕಿಮಪಿ ವಸ್ತು । ಈ ಕೃತ್ಯಾ । ಮುಕ್ತಿ ಮುಖವಿಲು ಏಕ್ಯ ಮೋಕ್ಷಂ ಮುಕ್ತಿ ಪ್ರಯೋಗ ಪರ ನಿಯಮೇನ ತೇಣಿವಿ ತೇಸ್ವೇವ ಕಾರಣೇನ ಚಿಂತಹಿ ಚಿಂತಯ ಸೋಜಿ ತಮೇವ ಮೋಕ್ಷಮಿತಿ । ತಥಾಹಿ । ಶ್ರಿಭುವನೇರಿಂದಿಃ ಮೋಕ್ಷಂ ಮುಕ್ತಾ ನಿರಂತರಾತಿಶಯಸುಖಿಕಾರಣಮನ್ಯ ತ್ವಂಚೀಂದ್ರಿಯ-ವಿಷಯಾನುಭವರೂಪಂ ಕಿಮಪಿ ನಾಸ್ತಿ ತೇನ ಕಾರಣೇನ ಹೇ ಪ್ರಭಾಕರಭಟ್ಟಿ ವೀತರಾಗನಿರ್ವಿಕಲ್ಪಪರಮಾವಾಯಿಕೇ ಸ್ಥಿತಾಂ ನಿಜಶುದ್ಧಾತ್ಮಸ್ವಭಾವಂ ಧ್ಯಾಯ ತ್ವಮಿತಿ । ಅತಾಹ ಪ್ರಭಾಕರಭಟ್ಟಿ ಹೇ ಭಗವನ್ಯೀಂದ್ರಿಯಮೋಕ್ಷಸುಖಂ ನಿರಂತರಂ ವಣಿತೇ ಭವದಿಸ್ತಾಂ ಜ್ಞಾಯತೇ ಜನ್ಯಃ । ಭಗವಾನಾಹ ಹೇ ಪ್ರಭಾಕರಭಟ್ಟಿ ಕೋರಿಂದಿ ಪುರುಷೋ ನಿವ್ಯಾ-ಕುಲಚಿತ್ತಃ ಪ್ರಸ್ತಾವೇ ಪಂಚೀಂದ್ರಿಯಭೋಗಸೇವಾರಹಿತ್ಸ್ವಾತ್ಮಿಕ ಕೇನಾಪಿ ದೇವದತ್ತೇನ ಪ್ರಷ್ಟಃ ಸುಖೇನ ಸ್ಥಿತೋ ಭವಾನ್ । ತೇನೋಕ್ತಂ ಸುಖಮಸ್ತಿತಿ ತತ್ಸುಖಮಾತ್ಮೋತ್ತಮ್ । ಕಷ್ಣಾದಿತಿ ಚೀತ್ । ತತ್ತಾಲೇ ಸ್ತ್ರೀಸೇವಾದಿಸ್ವಶ್ರೀವಿಷಯೋ ನಾಸ್ತಿ ಭೋಜನಾದಿಜಹ್ಯೀಂದ್ರಿಯವಿಷಯೋ ನಾಸ್ತಿ ವಿಶಿಷ್ಟರೂಪಗಂಧಮಾಲ್ಯಾದಿ-ಫಾರಾಂಚೀಂದ್ರಿಯವಿಷಯೋ ನಾಸ್ತಿ ದಿವ್ಯಸ್ತ್ರೀರೂಪಾವಲೋಕನಾದಿಲೋಕನಿಷಯೋ ನಾಸ್ತಿ ಶ್ರವಣರಮಣೀಯ-ಗೀತವಾದ್ಯಾ ದಿತಬ್ದವಿಷಯೋರಿಂದಿ ನಾಸ್ತಿತೇ ತತ್ಸುಖಮಾತ್ಮೋತ್ತಮಿತಿ । ಈ ಚ । ಏಕದೇಶವಿಷಯವ್ಯಾಪಾರರಹಿತಾನಾಂ ತದೇಕದೇಶೇನಾತ್ಮೋತ್ಸುಖಮುಪಲಭ್ಯತೇ ವೀತರಾಗನಿರ್ವಿಕಲ್ಪ-ಸ್ವಸಂಪೇದನಜ್ಞಾನರತಾನಾಂ ಪುನರ್ನಿರವಶೇಷಪಂಚೀಂದ್ರಿಯವಿಷಯಮಾನಸವಿಕಲ್ಪಜಾಲನಿರೋಧೇ ಸತಿ

**ಭಾವಾರ್ಥ :-** ಎಲ್ಲೆ ಶಿಷ್ಯನೇ ! ಮೂರು ಲೋಕದಲ್ಲಿ ಒಂದು ಮೋಕ್ಷವನ್ಯ ಹೊರತುವಡಿಸಿ ನಿರಂತರ ಅತಿಶಯ ಸುಖಿದ ಕಾರಣವು ಪಂಚೀಂದ್ರಿಯ ವಿಷಯದ ಅನುಭವರೂಪವಾಗಿ ಬೇರಾಪುದೂ ಇಲ್ಲ, ಆದುದರಿಂದ ಎಲ್ಲೆ ಪ್ರಭಾಕರಭಟ್ಟನೇ ! ನೀನು ವೀತರಾಗನಿರ್ವಿಕಲ್ಪಪರಮಸಮಾಧಿಯಲ್ಲಿ ಸ್ಥಿರನಾಗಿ ನಿಜಶುದ್ಧಾತ್ಮಸ್ವಭಾವವನ್ಯ ಧ್ಯಾನಿಸಿದೆ ಶ್ರೀಯೋಗೀಂದ್ರದೇವರು ಪ್ರಭಾಕರಭಟ್ಟನಿಗೆ ಹೇಳಿದ್ದಾರೆ.

**ಪ್ರಶ್ನೆ :-** ಓ ಭಗವನ್ ! ತಾವು ನಿರಂತರ ಅತೀಂದ್ರಿಯ ಮೋಕ್ಷಸುಖದ ವಣಿನೆ ಮಾಡಿದ್ದೀರಿ, ಆದರೆ ಜಗತ್ತಿನ ಜೀವರುಗಳು ಆ ಸುಖವನ್ಯ ತಿಳಿಯುವುದಿಲ್ಲ. ಎಂದರೆ ಅನ್ಯ ಜೀವರುಗಳಿಗೆ ಆ ಸುಖದ ಪ್ರತಿತಿ ಹೇಗಾಗುವುದು ?

**ಉತ್ತರ :-** ಎಲ್ಲೆ ಪ್ರಭಾಕರಭಟ್ಟನೇ ! ಯಾವನೋ ಓವರ ಪುರುಷನು ನಿವ್ಯಾ-ಕುಲ ಚಿತ್ತವುಳ್ಳವನಾಗಿ ಪಂಚೀಂದ್ರಿಯ ಭೋಗದ ಸೇವನೆಯಿಂದ ರಹಿತನಾಗಿ ಓಬ್ಬನೇ ಹಾಯನಾಗಿ ಕುಳಿತುಕೊಂಡಿರುವ ಸಮಯದಲ್ಲಿ ಯಾವನೋ ದೇವದತ್ತ ನಾಮದ ಪುರುಷನು ಅವನನ್ಯ ‘ನೀವು ಆನಂದದಲ್ಲಿ ಇರುವಿರೇನು ?’ - ಎಂದು ಕೇಳುತ್ತಾನೆ. ಆಗ ಅವನು ‘ನನಗೆ ಆನಂದವು ವರ್ತಿಸುತ್ತಿದೆ’ ಆ ಸುಖವು ಆತ್ಮನಿಂದ ಉತ್ಪನ್ನವಾಗಿದೆಯೆಂದು ಹೇಳುತ್ತಾನೆ. ಯಾವ ಕಾರಣದಿಂದೆಂದು ಕೇಳಿದರೆ ಆ ಸಮಯದಲ್ಲಿ ಸ್ತ್ರೀಸೇವನೆ ಮೊದಲಾದ ಸ್ವರ್ವದ ವಿಷಯಗಳಿಲ್ಲ, ಭೋಜನ ಮೊದಲಾದ ಜಿಹ್ವೀಂದ್ರಿಯದ ವಿಷಯಗಳಿಲ್ಲ, ವಿಶಿಷ್ಟರೂಪದ ಗಂಧ-ಮಾಲೆ ಮೊದಲಾದ ಫಾರಾಂಚೀಂದ್ರಿಯದ ವಿಷಯಗಳಿಲ್ಲ, ದಿವ್ಯ ಸ್ತ್ರೀ-ಪುರುಷರ ಅವಲೋಕನ ಮೊದಲಾದ ನೇತ್ರದ ವಿಷಯಗಳಿಲ್ಲ, ಕಣಕ್ಕೆ ಪ್ರಿಯವಾದ ಗೀತವಿದ್ಯೆ ಮೊದಲಾದ ಶಬ್ದದ ವಿಷಯಗಳಿಲ್ಲದಿರುವುದರಿಂದ ಈ ಸುಖವು ಆತ್ಮನಿಂದ ಉತ್ಪನ್ನವಾಗಿದೆಯೆಂದು ತಿಳಿದುಬರುತ್ತದೆಯೆಂದು ಹೇಳುತ್ತಾನೆ.

ಏಕದೇಶ ವಿಷಯ ವ್ಯಾಪಾರದಿಂದ ರಹಿತರಾದ ಜೀವರುಗಳಿಗೆ ಆ ಏಕದೇಶ ಆತ್ಮನಿಂದ ಉತ್ಪನ್ನವಾದ ಸುಖವು ಪ್ರಾಪ್ತವಾಗುತ್ತದೆ, ಮತ್ತು ವೀತರಾಗನಿರ್ವಿಕಲ್ಪ ಸ್ವಸಂಪೇದನರೂಪಜ್ಞಾನದಲ್ಲಿ ಮಗ್ನಾದ ಜೀವರುಗಳಿಗೆ ಸಮಸ್ತ ಪಂಚೀಂದ್ರಿಯ ವಿಷಯ ಹಾಗೂ ಮನಸ್ಸಿನ ವಿಕಲ್ಪಜಾಲದ ನಿರೋಧವಾದರೆ ವಿಶೇಷವಾಗಿ ಆತ್ಮನಿಂದ

ವಿಶೇಷೇಷೋಪಲಭ್ಯತೇ । ಇದಂ ತಾವತ್ ಸ್ವಸಂಪೇದನಪ್ರತ್ಯಕ್ಷಗಮ್ಯಂ ಸಿದ್ಧಾತ್ಮನಾಂ ಚ ಸುಖಂ ಪುನರನುಮಾನಗಮ್ಯಮ್ । ತಥಾಹಿ ಮುಕ್ತಾತ್ಮನಾಂ ಶರೀರೇಂದ್ರಿಯವಿಷಯವ್ಯಾಪಾರಾಭಾವೇಕಪಿ ಸುಖಮಸ್ತಿತಿ ಸಾಧ್ಯಮ್ । ಕಸ್ತಾದ್ವೇತೋಃ ಇದಾನಿಂ ಪುನರ್ವಿತರಾಗನಿವಿಕಲ್ಪಸಮಾಧಿಸ್ಥಾನಾಂ ಪರಮಯೋಗಿನಾಂ ಪಂಚೇಂದ್ರಿಯವಿಷಯವ್ಯಾಪಾರಾಭಾವೇಕಪಿ ಸಾಪ್ತೋತ್ಸಾಹಿತ್ಯರಾಗಪರಮಾನಂದಸುಖಮೋಪಲಭ್ಯತಿ । ಅತ್ಯೇತ್ತಂಭೂತಂ ಸುಖಮೇವೋಪಾದೇಯಮಿತಿ ಭಾವಾಧಃಃ । ತದಾಗಮೇ ಚೋಕ್ತಮಾತ್ಮೋತ್ಸಮತೀಂದ್ರಿಯಸುಖಮ್ - ‘ಅಜಿಸಯಮಾದಸಮೃತಂ ವಿಸಯಾತೀದಂ ಅಣೋಪಮಮಣಂತಂ । ಅಪ್ಯಚ್ಚಣಾಂ । ಚ ಸುಹಂ ಸುಧ್ವಪೋಗಪ್ಪಸಿದ್ಧಾಣಾಂ’ ॥೯॥

ಅಥ ಯಸ್ಸಿನ್ ಮೋಕ್ಷೇ ಪೂರ್ವೋಕ್ತಮತೀಂದ್ರಿಯಸುಖಮಸ್ತಿ ತಸ್ಯ ಮೋಕ್ಷಸ್ಯ ಸ್ವರೂಪಂ ಕಥಯತಿ-  
ಜೀವಹ ಸೋ ಪರ ಮೋಕ್ಷ ಮುಣಿ ಜೋ ಪರಮಪ್ರಯ-ಲಾಹು ।

ಕಮ್ಮ-ಕಲಂಕ-ವಿಮುಕ್ತಾಹ ಕಣಣಯ ಚೋಲ್ಹಿ ಸಾಹೂ ॥೧೦॥

ಜೀವಾನಾಂ ತಂ ಪರಂ ಮೋಕ್ಷಂ ಮನ್ಯಸ್ವಯಃ ಪರಮಾತ್ಮ ಲಾಭಃ ।  
ಕರ್ಮ-ಕಲಂಕವಿಮುಕ್ತಾನಾಂ ಜ್ಞಾನಿನಃ ಬುಂಂತಿ ಸಾಧಃ ॥೧೦॥

ಉತ್ಸನ್ವಾದ ಸುಖವು ಪ್ರಾಪ್ತವಾಗುತ್ತದೆ. ಈ ಸುಖವಂತೂ ಸ್ವಸಂಪೇದನ ಪ್ರತ್ಯಕ್ಷದಿಂದ ಗಮ್ಯವಿದೆ, ಮತ್ತು ಸಿದ್ಧರ ಸುಖವಂತೂ ಅನುಮಾನದಿಂದ ಕೂಡ ತಿಳಿದು ಬರುತ್ತದೆ. ಹೇಗೆಂದರೆ - ಮುಕ್ತ ಆತ್ಮನಿಗೆ ಶರೀರ ಹಾಗೂ ಇಂದ್ರಿಯ ವಿಷಯಗಳ ವ್ಯಾಪಾರದ ಅಭಾವವಿದ್ದರೂ ಕೂಡ ಸುಖವಿದೆಯಂಬುದು ಸಾಧ್ಯವಿದೆ. ಅದರ ಉದ್ದೇಶವು ಏನೆಂದರೆ - ಇಲ್ಲಿ ವೀತರಾಗ ನಿವಿಕಲ್ಪ ಸಮಾಧಿಸ್ಥಾದ ಪರಮಯೋಗಿಗಳಿಗೆ ಪಂಚೇಂದ್ರಿಯಗಳ ವಿಷಯವ್ಯಾಪಾರದ ಅಭಾವವಿದ್ದರೂ ಕೂಡ ತಮ್ಮ ಆತ್ಮನಿಂದ ಉತ್ಸನ್ವಾದ ವೀತರಾಗ ಪರಮಾನಂದರೂಪ ಸುಖದ ಉಪಲಭಿಯಿರುತ್ತದೆ.

ಇಂಥ ಸುಖವೇ ಉಪಾದೇಯವಿದೆಯಂಬುದು ಇಲ್ಲಿನ ಭಾವಾಧಾರಿವಿದೆ. ಮತ್ತು ಆಗಮದಲ್ಲಿ ಎಂದರೆ ಶ್ರೀಪ್ರವಚನಸಾರದ ಹದಿಮೂರನೇ ಗಾಢಯಲ್ಲಿ ಆತ್ಮನಿಂದ ಉತ್ಸನ್ವಾದ ಅತೀಂದ್ರಿಯ ಸುಖದ ಸ್ವರೂಪವನ್ನು ಹೇಳಿದ್ದಾರೆ - ‘ಶುದ್ಧೋಪಯೋಗದಿಂದ ನಿಷ್ಪನ್ನರಾದ ಆತ್ಮರುಗಳ ಎಂದರೆ ಕೇವಲೀ ಭಗವಂತರುಗಳ ಮತ್ತು ಸಿದ್ಧಭಗವಂತರುಗಳ ಸುಖವು ಅತಿಶಯ, ಆತ್ಮೋತ್ಸನ್, ವಿಷಯಾತೀತ (ಅತೀಂದ್ರಿಯ), ಅನುಪಮ (ಉಪಮಾತೀತ), ಅನಂತ ಮತ್ತು ಅವಿಜ್ಞಾನವಾಗಿರುತ್ತದೆ.

ಯಾವ ಮೋಕ್ಷದಲ್ಲಿ ಪೂರ್ವೋಕ್ತ ಅತೀಂದ್ರಿಯ ಸುಖವಿದೆ ಆ ಮೋಕ್ಷದ ಸ್ವರೂಪವನ್ನು ಈಗ ಹೇಳುತ್ತಾರೆ,-  
ಗಾಢ - ೧೦

**ಅನ್ನಯಾಧಃ :-** ಎಲ್ಲೆ ಪ್ರಭಾಕರಭಟ್ಟನೇ ! [ಕಮ್ಮ-ಕಲಂಕ-ವಿಮುಕ್ತಾಹಂ] ಜ್ಞಾನಾವರಣ ಮೊದಲಾದ ಎಂಟು ಪ್ರಕಾರದ ಕರ್ಮ-ಕಲಂಕದಿಂದ ರಹಿತರಾದ [ಜೀವಹಂ] ಜೀವರುಗಳಿಗೆ [ಜೋ ಪರಮಪ್ರಯ-ಲಾಹು] ಯಾವ ಪರಮಾತ್ಮನ ಪ್ರಾಪ್ತಿಯಾಗಿದೆ [ಸೋ] ಅದನ್ನು [ಪರ] ನಿಯಮದಿಂದ [ಮೋಕ್ಷ ಮುಣಿ] ಮೋಕ್ಷವೆಂದು ತಿಳಿದುಕೊಳ್ಳು-ಎಂಬುದಾಗಿ [ಸಾಹೂ ಕಣಣಯ ಚೋಲ್ಹಿಂ] ವೀತರಾಗ ಸ್ವಸಂಪೇದನಪ್ರಳ್ಳಜ್ಞಾನಿಯಾದ ಸಾಧುಗಳು ಹೇಳುತ್ತಾರೆ.

ಪರಮಾತ್ಮನ ಲಾಭವದು ನಿಯಮದಿ ಮೋಕ್ಷವೆಂದರಿ ಜೀವಗಳಿಗೆ ।  
ಕರಮಕಲಂಕವಿಮುಕ್ತರಿಗೆಂದು ಜ್ಞಾನಿಸಾಧು ಪೇಳಿರುವರು ॥೧೦॥

ಜೀವಹಂ ಇತ್ಯಾದಿ । ಜೀವಹಂ ಜೀವಾನಾಂ ಸೋ ತಂ ಪರಂ ನಿಯಮೇನ ಮೋಕ್ಷಂ-ಮುಣಿ ಮನ್ಯಸ್ಯ ಜಾನಿಂಹಿ ಹೇ ಪ್ರಭಾಕರಭಟ್ಟ । ತಂ ಕರ್ಮ । ಜೋ ಪರಮಪ್ರಯಲಾಹು ಯಃ ಪರಮಾತ್ಮಲಾಭಃ । ಇತ್ಯಂಭೂತೋ ಮೋಕ್ಷಃ ಕೇವಾಂ ಭವತಿ । ಕರ್ಮಕಲಂಕವಿಮುಕ್ತಾಹಂ ಜ್ಞಾನಾವರಣಾದ್ವಷ್ವಿಧಕರ್ಮಕಲಂಕ-ವಿಮುಕ್ತಾನಾಮ್ । ಇತ್ಯಂಭೂತಂ ಮೋಕ್ಷಂ ಕೇ ಬ್ರಹಂತಿ । ಜಾಣಿಯ ಬೋಲ್ಪಿಂ ವೀತರಾಗಷಸಂವೇದನ-ಜ್ಞಾನಿನೋ ಬ್ರಹಂತಿ । ತೇ ಕೇ । ಸಾಹೂ ಸಾಧವಃ ಇತಿ । ತಥಾಹಿ । ಕೇವಲಜ್ಞಾನಾದ್ವಂತಗುಣವ್ಯತ್ಕಿರೂಪಸ್ಯ ಕಾರ್ಯಸಮಯಸಾರಭೂತಸ್ಯ ಹಿ ಪರಮಾತ್ಮ ಲಾಭೋ ಮೋಕ್ಷೋ ಭವತೀತಿ । ಸ ಚ ಕೇವಾಮ್ । ಪ್ರತ್ಯಕ್ಳಿತ-ಮಮತ್ಸ್ವರೂಪಪ್ರಭೃತಿಸಮಸ್ತವಿಕಲ್ಪರಹಿತಧ್ಯಾನೇನ ಭಾವಕರ್ಮದ್ವಷ್ವಕರ್ಮಕಲಂಕರಹಿತಾನಾಂ ಭವಾನಾಂ ಭವತೀತಿ ಜ್ಞಾನಿನಃ ಕಥಯಂತಿ । ಅತ್ಯಾಯಮೇವ ಮೋಕ್ಷಃ ಪೂರ್ವೋಕ್ತಸ್ಯಾನಂತಸುಖಸೋಪಾದೇಯಭೂತಸ್ಯ ಕಾರಣಾಧುಪಾದೇಯ ಇತಿ ಭಾವಾಧರಃ ॥೧೦॥ ಏಂ ಮೋಕ್ಷಮೋಕ್ಷಫಲಮೋಕ್ಷಮಾಗಾದಿಪ್ರತಿಪಾದಕದ್ವಾತಿಯಮಹಾಧಿಕಾರಮಧ್ಯೇ ಶೋತ್ರದಶಕೇನ ಮೋಕ್ಷಸ್ವರೂಪನಿರೂಪಣಾಶ್ಲಂ ಸಮಾಪ್ತಮ್ ।

ಅಥ ತಸ್ಯೈ ವ ಮೋಕ್ಷಾನಂತಚತುಷ್ಪಯಸ್ವರೂಪಂ ಘಲಂ ದರ್ಶಯತಿ-

ದಂಸಣ ಜಾಣಿ ಅಣಂತ-ಸುಹು ಸಮಲು ಣ ತುಟ್ಟಿ ಇ ಜಾಸು ।

ಸೋ ಪರ ಸಾಸಲು ಮೋಕ್ಷ-ಘಲು ಬಿಜ್ಜಲು ಅತ್ಯಿ ಣ ತಾಸು ॥೧೦॥

**ಭಾವಾಧರ :-** ಪ್ರತ್ಯ, ಕಲತ್ರ ಮೊದಲಾದ ಪರವಸ್ತಿಗಳ ಮಮತೆಯಿಂದ ಹಿಡಿದು ಸಮಸ್ತ ವಿಕಲ್ಪಗಳಿಂದ ರಹಿತವಾದ ಧ್ಯಾನದಿಂದ ಭಾವಕರ್ಮ, ದ್ರವ್ಯಕರ್ಮರೂಪದ ಕರ್ಮಕಲಂಕದಿಂದ ರಹಿತರಾಗಿರುವಂಥ ಭವ್ಯಜೀವರುಗಳಿಗೆ ಕೇವಲಜ್ಞಾನ ಮೊದಲಾದ ಅನಂತಗುಣಗಳ ವ್ಯಕ್ತರೂಪ ಕಾರ್ಯಸಮಯಸಾರಭೂತನಾದ ಪರಮಾತ್ಮನ ಪ್ರಾಣಿಯ ಅದು ನಿಜವಾದ ಮೋಕ್ಷವಿದೆಯೆಂದು ಸಾಧು-ಜ್ಞಾನಿಗಳು ಹೇಳಿದ್ದಾರೆ.

ಈ ಮೋಕ್ಷವೇ ಪೂರ್ವೋಕ್ತ ಉಪಾದೇಯಭೂತ ಅನಂತಸುಖದ ಕಾರಣವಿರುವುದರಿಂದ ಉಪಾದೇಯ ವಿದೆಯೆಂಬುದು ಇಲ್ಲಿನ ಭಾವಾಧರವಿದೆ.

ಈ ಪ್ರಕಾರ ಮೋಕ್ಷ, ಮೋಕ್ಷಘಲ ಮತ್ತು ಮೋಕ್ಷಮಾಗಾದ ಪ್ರತಿಪಾದನೆ ಮಾಡುವ ಎರಡನೇ ಮಹಾಧಿಕಾರದಲ್ಲಿ ಹತ್ತು ದೋಷಕಸೂತ್ರಗಳಿಂದ ಮೋಕ್ಷಸ್ವರೂಪದ ನಿರೂಪಣೆಯ ಸ್ಥಳವು ಸಮಾಪ್ತವಾಯಿತು.

ಆ ಮೋಕ್ಷದ ಘಲವು ಅನಂತಚತುಷ್ಪಯಸ್ವರೂಪವಿದೆಯೆಂದು ಈಗ ದರ್ಶಿಸುತ್ತಾರೆ,-

### ಗಂಥ - ೧೦

**ಅನ್ನಯಾಧರ :-** [ಜಾಸು] ಆ ಮೋಕ್ಷಪರ್ಯಾಯದ ಅಥವಾ ಅಭೇದದಿಂದ ಅದರ ಆಧಾರಭೂತವಾದ ಜೀವದ [ದಂಸಣ ಜಾಣಿ ಅಣಂತ-ಸುಹು] ಕೇವಲದರ್ಶನ, ಕೇವಲಜ್ಞಾನ ಮತ್ತು ಅನಂತಸುಖ ಹಾಗೂ ಉಪಲಕ್ಷಣದಿಂದ ಅನಂತವೀಯ ಮೊದಲಾದ ಅನಂತಗುಣಗಳ ಸಮೂಹವು [ಸಮಲು ಣ ತುಟ್ಟಿ ಇ] ಒಂದು ಸಮಯ ಮಾತ್ರ ಕೂಡ ನಾಶಹೊಂದುವುದಿಲ್ಲ ಎಂದರೆ ಸದಾಕಾಲ ಇರುತ್ತದೆ, [ಸೋ]

ಆ ದರ್ಶನಜ್ಞಾನ ಅನಂತಸುಖ ಸಮಯಸಹ ನಾಶವಾಗದಿರೆ ।

ಅದೇ ಶಾಶ್ವತ ಮೋಕ್ಷ ಘಲವಿದೆ ಅದನು ಬಿಟ್ಟು ಬೇರಾವುದಿಲ್ಲ ॥೧೦॥

ದರ್ಶನಂ ಜ್ಞಾನಂ ಅನಂತಸುಖಿಂ ಸಮಯಂ ನ ತ್ರಣ್ಯತಿ ಯಸ್ಯ ।  
ತತ್ ಪರಂ ಶಾಶ್ವತಂ ಮೋಕ್ಷಫಲಂ ದ್ವಿತೀಯಂ ಅಸ್ತಿ ನ ತಸ್ಯ ॥೧೧॥

ದಂಸಣು ಇತ್ಯಾದಿ । ದಂಸಣು ಕೇವಲದರ್ಶನಂ ಜಾಗ್ರಾ ಕೇವಲಜ್ಞಾನಂ ಅಣಂತಸುಹು ಅನಂತಸುಖಿಯೋ ಏತದುಪಲಕ್ಷಣಮನಂತವೀಯಾದ್ಯ ನಂತರಗುಣಾಃ ಸಮುಲಂ ಇ ತುಟ್ಟಿಂ ಏತದ್ಗ್ರಾಕದಂಬಕಮೇಕಸಮಯಮಾಪಿ ಯಾವನ್ನ ತ್ರಣ್ಯತಿ ನ ನಶ್ಯತಿ ಜಾಸು ಯಸ್ಯ ಮೋಕ್ಷಪರ್ಯಾಯಸ್ಯಾಭೇದೇನ ತದಾಧಾರಜೀವಸ್ಯ ವಾ ಸೋ ಪರ ತದೇವ ಕೇವಲಜ್ಞಾನಾದಿಸ್ವರೂಪಂ ಸಾಸಲು ಮೋಕ್ಷಫಲು ಶಾಶ್ವತಂ ಮೋಕ್ಷಫಲಂ ಭವತಿ । ಬಿಜ್ಜಲು ಅತ್ಯಿಂ ಇ ತಾಸು ತಸ್ಯಾನಂತಜ್ಞಾನಾದಿಮೋಕ್ಷಫಲಸ್ಯಾನ್ಯದ್ ದ್ವಿತೀಯಮಧಿಕಂ ಕಿಮಾಪಿ ನಾಸ್ತಿತಿ । ಅಯಮತ್ ಭಾವಾಧಃ । ಅನಂತಜ್ಞಾನಾದಿಮೋಕ್ಷಫಲಂ ಜ್ಞಾತಾಂ ಸಮಸ್ತರಾಗಾದಿತ್ಯಾಗೇನ ತದಧರ್ಮಮೇವ ನಿರಂತರಂ ಶುದ್ಧಾತ್ಮಭಾವನಾ ಕರ್ತವ್ಯೇತಿ ॥೧೧॥ ಏವಂ ದ್ವಿತೀಯಮಹಾಧಿಕಾರೇ ಮೋಕ್ಷಫಲಕಥನರೂಪೇಣ ಸ್ವತಂತ್ರ ಸೂತ್ರಮೇಕಂ ಗತಮ್ಯಾ ।

ಅಧಾನಂತರಮೇಕೋನವಿಂಶತಿಸೂತ್ರಪರ್ಯಾಂತಂ ನಿಶ್ಚಯವ್ಯವಹಾರಮೋಕ್ಷಮಾರ್ಗವ್ಯಾಖ್ಯಾನಸ್ಥಳಂ ಕಥ್ಯತೇ ತದ್ವಾಥಾ-

ಜೀವಹ ಮೋಕ್ಷಹ ಹೇಳಿ ವರು ದಂಸಣು ಜಾಗ್ರಾ ಚರಿತ್ತು ।  
ತೇ ಪ್ರಣಿ ತಿಣ್ಣ ವಿ ಅಪ್ಯ ಮುಣಿ ಣಿಚ್ಚಿಪಿ ಏಹಲು ಪುತ್ತು ॥೧೨॥

ಅದುವೇ ಕೇವಲಜ್ಞಾನ ಮೊದಲಾದವಗಳ ಸ್ವರೂಪವೇ [ಸಾಸಲು ಮೋಕ್ಷ-ಫಲು] ಶಾಶ್ವತವಾದ ಮೋಕ್ಷದ ಫಲವು [ಅತ್ಯಿ] ಇದೆ. [ತಾಸು ಪರ ಬಿಜ್ಜಲು ಇ] ಆ ಅನಂತಜ್ಞಾನ ಮೊದಲಾದ ಮೋಕ್ಷಫಲದಿಂದ ಬೇರೆ ಯಾವುದು ಕೂಡ ಅಧಿಕೆಲ್ಲ.

ಭಾವಾಧಃ :- ಮೋಕ್ಷದ ಫಲವು ಅನಂತಜ್ಞಾನಾದಿಗಳ ರೂಪವಿದೆಯೆಂದು ತಿಳಿದುಕೊಂಡು ಸಮಸ್ತ ರಾಗಾದಿಗಳ ತ್ಯಾಗದಿಂದ ಅದರ ಸಲುವಾಗಿಯೇ ನಿರಂತರ ಶುದ್ಧಾತ್ಮನ ಭಾವನೆ ಮಾಡಬೇಕಾಗುವುದು.

ಹಿಗೆ ಎರಡನೇ ಮಹಾಧಿಕಾರದಲ್ಲಿ ಮೋಕ್ಷಫಲದ ಕಥನರೂಪದಿಂದ ಒಂದು ದೋಹಕಸೂತ್ರವು ಸಮಾಪ್ತವಾಯಿತು.

ಈಗ ಹತ್ತೊಂಬತ್ತು ಸೂತ್ರಗಳವರೆಗೆ ನಿಶ್ಚಯ-ವ್ಯವಹಾರಮೋಕ್ಷಮಾರ್ಗದ ವ್ಯಾಖ್ಯಾನದ ಸ್ಥಳ ಹೇಳುತ್ತಾರೆ,-

ಗಾಢ - ೧೨

ಅನ್ವಯಾಧಃ :- [ಜೀವಹಂ] ಜೀವನಿಗೆ ವ್ಯವಹಾರನಯದಿಂದ [ವರು ದಂಸಣು ಜಾಗ್ರಾ ಚರಿತ್ತು] ಉತ್ಸಾಹ ಸಮೃದ್ಧಿನ, ಸಮೃಗ್ಂಧಿನ, ಸಮೃಗ್ಂಧಿನ ಮತ್ತು ಸಮೃಕ್ಷಾರ್ಥಿವು [ಮೋಕ್ಷ ಹಂ ಹೇಳಿ] ಮೋಕ್ಷದ ಕಾರಣವಿದೆ. [ತೇ ಪ್ರಣಿ] - ಮತ್ತು ಎಲ್ಲೆ ಪ್ರಭಾಕರಭಟ್ಟನೇ ! ನೀನು [ತಿಣ್ಣ ವಿ] ಸಮೃಗ್ಂಧಿನ, ಸಮೃಕ್ಷಾನ ಮತ್ತು

ವರದರ್ಶನಜ್ಞಾನ ಚಾರಿತ್ರ, ಜೀವಕೆ ಮೋಕ್ಷದ ಹೇತುವಿದೆ ।  
ಮೂರನು ಆತ್ಮನೆಂದು ತಿಳಿಯೆಂದನಿಶ್ಚಯನಯದಿ ಪೇಳಿರುವರು ॥೧೨॥

ಜೀವಾನಾಂ ಮೋಕ್ಷಸ್ಯ ಹೇತುಃ ವರಂ ದರ್ಶನಂ ಜ್ಞಾನಂ ಚಾರಿತ್ರಮಾ ।  
ತಾನಿ ಪ್ರನಃ ಶ್ರೀಣುಃ ಆತ್ಮಾನಂ ಮನ್ಸಸ್ತಿಂಶಿಯೇನ ಏವಂ ಉಕ್ತಮಾ ॥१७॥

ಜೀವಹಂ ಇತ್ಯಾದಿ । ಜೀವಹಂ ಜೀವಾನಾಂ ಅಥವಾ ಏಕವಚನಪಕ್ಷೇ ‘ಜೀವಹೋ’ ಜೀವಸ್ಯ ಮೋಕ್ಷಹಂ ಹೇಲು ಮೋಕ್ಷಸ್ಯ ಹೇತುಃ ಕಾರಣಂ ವ್ಯವಹಾರನಯೇನ ಭವತೀತಿ ಶ್ರಯಾಧ್ಯಾಹಾರಃ । ಕಥಂಭಾತಮ್ । ವರು ವರಮುತ್ತಷ್ಟಮ್ । ಶಿಂ ತತ್ । ದಂಶಾಣ ಜಾಣಿ ಚರಿತ್ತು ಸಮ್ಗರ್ಭನಜ್ಞಾನಚಾರಿತ್ರಯಮ್ । ತೇ ಪ್ರಾಣ ತಾನಿ ಪ್ರನಃ ತಿಣ್ಣಿ ವಿ ಶ್ರೀಣುಃ ಸಮ್ಗರ್ಭನಜ್ಞಾನಚಾರಿತ್ರಾಣಿ ಅಪ್ಯಾ ಆತ್ಮಾನಮಭೇದನಯೇನ ಮುಣಿ ಮನ್ಸಸ್ತಿಂಶಿಯೇನ ಜಾನಿಂ ತ್ವಂ ಹೇ ಪ್ರಭಾಕರಭಟ್ಟ ಶಿಂಚಿಂ ನಿಶ್ಚಯನಯೇನ ಏಹವು ಪ್ರತ್ಯು ಏವಮುಕ್ತಂ ಭಣಿತಂ ತಿಷ್ಪತೀತಿ । ಇದವುತ್ತರಾತ್ಮಯುರ್ವಮಾ । ಭೇದರತ್ತತ್ರಯಾತ್ಮಕೋ ವ್ಯವಹಾರಮೋಕ್ಷಮಾರ್ಗಃ ಸಾಧಕೋ ಭವತಿ ಅಭೇದರತ್ತತ್ರಯಾತ್ಮಕಃ ಪ್ರನಿಶ್ಚಯಮೋಕ್ಷಮಾರ್ಗಃ ಸಾಧ್ಯೋ ಭವತಿ, ಏವಂ ನಿಶ್ಚಯವ್ಯವಹಾರಮೋಕ್ಷಮಾರ್ಗಯೋಃ ಸಾಧ್ಯಸಾಧಕಭಾವೋ ಜ್ಞಾತವ್ಯಃ ಸುವರ್ಣಸುವರ್ಣಪಾಣಾವತ್ ಇತಿ । ತಥಾ ಚೋಕ್ತಮಾ-‘ಸಮ್ಮದ್ದಂಸಣಾಣಾಂ ಚರಣಂ ಮೋಕ್ಷಸ್ ಕಾರಣಂ ಜಾತೋ । ಏವಹಾರಾ ಶಿಂಚಿಯುದೋ ತತ್ತಿಯಮಜ್ಞಿ ಜೀಂ ಅಪ್ಪಾ ॥’ ॥१७॥

ಅಥ ನಿಶ್ಚಯರತ್ತತ್ರಯಪರಿಣತೋ ನಿಜಶುದ್ಧಾತ್ಮೈವ ಮೋಕ್ಷಮಾರ್ಗೋ ಭವತೀತಿ ಪ್ರತಿಪಾದಯತಿ-  
ಪೇಚಿ ಇ ಜಾಣಿ ಅಣುಚರಿಜಿ ಅಪಿಂ ಅಪ್ಯಾಲಿ ಜೋ ಜಿ ।

ದಂಶಾಣ ಜಾಣಿ ಚರಿತ್ತು ಜಿಲಿ ಮೋಕ್ಷಹ ಕಾರಣಿ ಸೋ ಜಿ ॥१८॥

ಪಶ್ಯತಿ ಜಾನಾತಿ ಅನುಚರತಿ ಆತ್ಮನಾ ಆತ್ಮಾನಂ ಯ ಏವ ।  
ದರ್ಶನಂ ಜ್ಞಾನಂ ಚಾರಿತ್ರಂ ಜೀವಃ ಮೋಕ್ಷಸ್ ಕಾರಣಂ ಸ ಏವ ॥१८॥

ಸಮ್ಯಕ್ಷಾರಿತ್ರ ಈ ಮೂರನ್ನು [ಶಿಂಚಿಂ] ನಿಶ್ಚಯನಯದಿಂದ [ಅಪ್ಯಾ ಮುಣಿ] ಆತ್ಮನೆಂದೇ ತಿಳಿ [ಏಹಲು ಪ್ರತ್ಯು]- ಎಂದು ಶ್ರೀ ವೀತರಾಗಸವರ್ಜ್ಞ ದೇವರು ಹೇಳಿದ್ದಾರೆ.

**ಭಾವಾರ್ಥ :**- ಭೇದರತ್ತತ್ರಯಾತ್ಮಕವಾದ ವ್ಯವಹಾರ ಮೋಕ್ಷಮಾರ್ಗವು ಸಾಧಕವಿದ್ದರೆ ಅಭೇದರತ್ತತ್ರಯಾತ್ಮಕವಾದ ನಿಶ್ಚಯಮೋಕ್ಷಮಾರ್ಗವು ಸಾಧ್ಯವಿದೆ. ಹೀಗೆ ನಿಶ್ಚಯವ್ಯವಹಾರಮೋಕ್ಷಮಾರ್ಗದ ಸಾಧ್ಯಸಾಧಕ ಭಾವವನ್ನು ಸುವರ್ಣ ಮತ್ತು ಸುವರ್ಣಪಾಣಾದ ಹಾಗೆ ತಿಳಿದುಕೊಳ್ಳಬೇಕು. ದ್ವಾರ್ವಸಂಗ್ರಹದ ಮೂರತ್ತೊಂಭತ್ತನಯ ಗಾಢೆಯಲ್ಲಿ ಕೂಡ ಹೇಳುತ್ತಾರೆ - ‘ಸಮ್ಗರ್ಭನ, ಸಮ್ಯಗ್ರಾನ ಮತ್ತು ಸಮ್ಯಕ್ಷಾರಿತ್ರವನ್ನು ವ್ಯವಹಾರನಯದಿಂದ ಮೋಕ್ಷದ ಕಾರಣವಂದು ತಿಳಿಯಬೇಕು. ಮತ್ತು ಸಮ್ಯಗ್ರಾನ, ಸಮ್ಯಗ್ರಾಣ ಹಾಗೂ ಸಮ್ಯಕ್ಷಾರಿತ್ರಮಯನಾದ ತನ್ನ ಆತ್ಮನನ್ನು ನಿಶ್ಚಯದಿಂದ ಮೋಕ್ಷದ ಕಾರಣವಂದು ತಿಳಿಯಬೇಕು.

ನಿಶ್ಚಯರತ್ತತ್ರಯರೂಪದಿಂದ ಪರಿಣಮಿಸಿದ ನಿಜಶುದ್ಧಾತ್ಮನೇ ಮೋಕ್ಷಮಾರ್ಗನಿದ್ಧಾನೆಂದು ಈಗ ಹೇಳುತ್ತಾರೆ,-

ಜೀವ ಆತ್ಮನಿಂದಾತ್ಮನು ನೋಡಿದರೆ ತಿಳಿದರಾಚರಿಸಿದರೆ ।  
ಅವನೆ ದರ್ಶನಜ್ಞಾನಚಾರಿತ್ರರೂಪನೆ ಮೋಕ್ಷದ ಹೇತುವಿಹನು ॥१९॥

ಪೇಚ್ಚಿ ಇತ್ಯಾದಿ । ಪೇಚ್ಚಿ ಪಶ್ಯತಿ ಜಾಣಿಂ ಜಾನಾತಿ ಅಣಿಚರಣ ಅನುಚರಣಿ । ಕೇನ ಕೃತ್ಯಾ । ಅಪ್ಪಿ ಇಂ ಆತ್ಮನಾ ಕಾರಣಭೂತೀನ । ಕಂ ಕರ್ಮ-ತಾಪನ್ವಯ । ಅಪ್ಪಳು ನಿಜಾತ್ಯಾನವ್ಯ । ಜೋ ಜಿ ಯ ಏವ ಕರ್ತಾ ದಂಸಣ ಜಾಣಿ ಚರಿತ್ಯ ದರ್ಶನಜ್ಞಾನಚಾರಿತ್ರಯಂ ಭವತಿತ್ತಿ ಕ್ರಿಯಾಧ್ಯಾಹಾರಃ । ಕೋರಸೌ ಭವತಿ । ಜಿಲ್ಲಾ ಜೀವಃ ಯ ಏಷಾಭೇದನಯೀನ ಸಮೃಗ್ಂಶನಜ್ಞಾನಚಾರಿತ್ರಯಂ ಭವತಿತ್ತಿ ಮೋಕ್ಷಹಂ ಕಾರಣಿ ನಿಶ್ಚಯೀನ ಮೋಕ್ಷಸ್ಯ ಕಾರಣಂ ಏಕ ಏವ ಸೋ ಜಿ ಸ ಏವ ನಿಶ್ಚಯರತ್ತತ್ಯಯಪರಿಣತೋ ಜೀವ ಇತಿ । ತಥಾಹಿ । ಯಃ ಕರ್ತಾ ನಿಜಾತ್ಯಾನಂ ಮೋಕ್ಷಸ್ಯ ಕಾರಣಭೂತೀನ ಆತ್ಮ ನಾ ಕೃತ್ಯಾ ಪಶ್ಯತಿ ನಿರ್ವಿಕಲ್ಪರೂಪೇಣಾವಲೋಕಯತಿ । ಅಥವಾ ತತ್ತ್ವಫ್ರ್ಣಶರ್ದಾನಾಪೇಕ್ಷಯಾ ಚಲಮಲನಾವಗಾಢಪರಿಹಾರೇಣ ಶುದ್ಧಾತ್ಮೈಪೋಪಾದೇಯ ಇತಿ ರುಚಿರಾಪೇಣ ನಿಶ್ಚಯೋತಿ ನ ಕೇವಲಂ ನಿಶ್ಚಯೋತಿ ಏತರಾಗಸ್ವಸಂವೇದನಲಕ್ಷಣಾಭೇದಜ್ಞಾನೀನ ಜಾನಾತಿ ಪರಿಣಿಸತ್ತಿ । ನ ಕೇವಲಂ ಪರಿಣಿಸತ್ತಿ । ಅನುಚರಣಿ ರಾಗಾದಿಸಮಸ್ತ ವಿಕಲ್ಪತ್ಯಾಗೀನ ತತ್ಯವ ನಿಜಸ್ವರೂಪೇ ಸ್ಥಿರೀಭವತಿತಿ ಸ ನಿಶ್ಚಯರತ್ತತ್ಯಯಪರಿಣತಃ ಪ್ರರುಷ ಏವ ನಿಶ್ಚಯಮೋಕ್ಷಮಾರ್ಗೋ ಭವತಿತಿ । ಅತ್ಯಾಹ ಪ್ರಭಾಕರಭಟ್ಟಃ । ತತ್ತ್ವಫ್ರ್ಣಶರ್ದಾನರುಚಿರೂಪಂ ಸಮೃಗ್ಂಶನಂ ಮೋಕ್ಷಮಾರ್ಗೋ ಭವತಿ ನಾಸ್ತಿ ದೋಷಃ, ಪಶ್ಯತಿ ನಿರ್ವಿಕಲ್ಪರೂಪೇಣಾವಲೋಕಯತಿ ಇತ್ಯೇವಂ ಯದುಕ್ರಂ ತತ್ತ್ವತ್ವಾವಲೋಕದರ್ಶನಂ ಕಥಂ ಮೋಕ್ಷ ಮಾರ್ಗೋ ಭವತಿ ಯದಿ ಭವತಿ ಚೀತ್ತಹಿರ್ ತತ್ತ್ವತ್ವಾವಲೋಕದರ್ಶನಮಭವ್ಯಾನಾಮಪಿ ವಿದ್ಯತೇ ತೇಷಾಮಪಿ ಮೋಕ್ಷೋ ಭವತಿ ಸ ಶಾಗಮವಿರೋಧಃ ಇತಿ । ಪರಿಹಾರಮಾಹ । ತೇಷಾಂ ನಿರ್ವಿಕಲ್ಪಸತ್ತಾವಲೋಕದರ್ಶನಂ

### ಗಾಢ - ೧೩

**ಅನ್ವಯಾರ್ಥ :** - [ಜೋ ಜಿ] ಯಾವ ಜೀವನು [ಅಪ್ಪಿಂ] ತನ್ನ ಆತ್ಮನಿಂದ [ಅಪ್ಪಳು] ತನ್ನ ಆತ್ಮನನ್ನು [ಪೇಚ್ಚಿ ಇ ಜಾಣಿ ಅಣಿಚರಣಿ] ನೋಡುತ್ತಾನೆ, ತಿಳಿಯತ್ತಾನೆ ಮತ್ತು ಅಚರಣ ಮಾಡುತ್ತಾನೆ [ಸೋ ಜಿ] ಅವನೇ ಅಭೇದನಯದಿಂದ [ದಂಸಣ ಜಾಣಿ ಚರಿತ್ಯ] ದರ್ಶನಜ್ಞಾನಚಾರಿತ್ರರೂಪದ [ಜಿಲ್ಲಾ] ಜೀವನೇ ಎಂದರೆ ಸಮೃಗ್ಂಶನಜ್ಞಾನಚಾರಿತ್ರರೂಪದಿಂದ ಪರಿಣತನಾದ ಜೀವನೇ [ಮೋಕ್ಷಹಂ ಕಾರಣಿ] ಮೋಕ್ಷದ ಕಾರಣನಿದಾನೆ.

**ಭಾವಾರ್ಥ :** - ಯಾವನು ಆತ್ಮನಿಂದ ತನ್ನ ಆತ್ಮನನ್ನು ಮೋಕ್ಷದ ಕಾರಣರೂಪದಿಂದ ನೋಡುತ್ತಾನೆ, ನಿರ್ವಿಕಲ್ಪರೂಪದಿಂದ ಅವಲೋಕಿಸುತ್ತಾನೆ ಮತ್ತು ತತ್ತ್ವಫ್ರ್ಣಶರ್ದಾನರುಚಿರೂಪವಾದ ಸಮೃಗ್ಂಶನವು ಮೋಕ್ಷಮಾರ್ಗವಿದೇಯೆಂಬುದರಲ್ಲಿಂತೂ ಯಾವ ದೋಷವಿಲ್ಲ, ಆದರೆ 'ನೋಡುವುದು-ನಿರ್ವಿಕಲ್ಪರೂಪದಿಂದ ಅವಲೋಕಿಸುವುದು ಅದು ದರ್ಶನ'ವೆಂದು ತಾವೇ ಹೇಳಿದ್ದೀರಿ, ಆ ಸತ್ಯಾವಲೋಕನರೂಪದ ದರ್ಶನವು ಮೋಕ್ಷದ ಕಾರಣ ಹೇಗಾಗುವುದು ? ಅಂಥ ನೋಡುವರೂಪದ ದರ್ಶನವು ಮೋಕ್ಷದಕಾರಣವಾದರೆ ಆ ಸತ್ಯಾವಲೋಕನದರ್ಶನವು

**ಪ್ರಶ್ನೆ :** - ಓ ಪ್ರಭು ! ತತ್ತ್ವಫ್ರ್ಣಶರ್ದಾನರುಚಿರೂಪವಾದ ಸಮೃಗ್ಂಶನವು ಮೋಕ್ಷಮಾರ್ಗವಿದೇಯೆಂಬುದರಲ್ಲಿಂತೂ ಯಾವ ದೋಷವಿಲ್ಲ, ಆದರೆ 'ನೋಡುವುದು-ನಿರ್ವಿಕಲ್ಪರೂಪದಿಂದ ಅವಲೋಕಿಸುವುದು ಅದು ದರ್ಶನ'ವೆಂದು ತಾವೇ ಹೇಳಿದ್ದೀರಿ, ಆ ಸತ್ಯಾವಲೋಕನರೂಪದ ದರ್ಶನವು ಮೋಕ್ಷದ ಕಾರಣ ಹೇಗಾಗುವುದು ? ಅಂಥ ನೋಡುವರೂಪದ ದರ್ಶನವು ಮೋಕ್ಷದಕಾರಣವಾದರೆ ಆ ಸತ್ಯಾವಲೋಕನದರ್ಶನವು

ಬಹಿವಿಷಯೇ ವಿದ್ಯತೇ ನ ಚಾಭ್ಯಂತರಶುದ್ಧಾತ್ಮತ್ವಾವಿಷಯೇ | ಕೆಸ್ಯಾದಿತಿ ಚೀತ್ | ತೇಣಾಮಭವ್ಯಾನಾಂ ಮಿಥ್ಯಾತ್ಮಾದಿಸಪ್ತಪ್ರಕೃತ್ಯಾಪಶಮಷ್ಟಯೋಪಶಮಷ್ಟಯಾಭಾವಾತ್ | ಶುದ್ಧಾತ್ಮೋಪಾದೇಯ ಇತಿ ರುಚಿರೂಪಂ ಸಮ್ಮಗ್ನಶಾಸನಮೇವ ನಾಸ್ತಿ ಚಾರಿತ್ರಮೋಹೋದಯಾತ್ | ಪುನರ್ವಿತರಾಗಬಾರಿತ್ರರೂಪಂ ನಿವಿಕಲ್ಪಶುದ್ಧಾತ್ಮಸತ್ತಾವಲೋಕನಮಪಿ ನ ಸಂಭವತೀತಿ ಭಾವಾಧರಃ | ನಿಶ್ಚಯೇನಾಭೀದರತ್ತತ್ಯಾಪರಿಣತೋ ನಿಜಶುದ್ಧಾತ್ಮೈವ ಮೋಕ್ಷಮಾರ್ಗೋ ಭವತೀತ್ಯಾಸ್ನಿಷ್ಣಫ್ರೋ ಸಂವಾದಗಾಧಾಮಾಹ- ‘ರಯಣತ್ತಯಂ ನಾ ವಟ್ಟಿಜಿ ಅಪ್ಪಾಣಂ ಮುಖಿತ್ತು ಅಣಾದವಿಯಮ್ಮಿ | ತಮ್ಮ ತತ್ತಿಯಮಜಂ ಹೋದಿ ಹು ಮೋಕ್ಷಸ್ ಕಾರಣಂ ಆದಾ ||’ ||೧೩||

ಅಥ ಭೀದರತ್ತತ್ಯಾಪಕಂ ವ್ಯವಹಾರಮೋಕ್ಷಮಾರ್ಗಂ ದರ್ಶಾಯತಿ-

**ಜಂ ಚೋಲ್ಲಿಜಿ ವವಹಾರು-ಣಾಲು ದಂಸಣು ಣಾಣು ಚರಿತ್ತು |**

**ತಂ ಪರಿಯಾಣಿಹಿ ಜೀವ ತುಹು ಜೀ ಪರು ಹೋಹಿ ಪವಿತ್ತು ||೧೪||**

ಯದ್ ಬ್ರಾತೇ ವ್ಯವಹಾರನಯಃ ದರ್ಶಾನಂ ಜ್ಞಾನಂ ಹಾರಿತ್ರಮಾ |

ತತ್ ಪರಿಜಾನಿಹಿ ಜೀವ ತ್ವಂ ಯೀನ ಪರಃ ಭವಸಿ ಪವಿತ್ರಃ ||೧೪||

ಜಂ ಇತ್ಯಾದಿ | ಜಂ ಯತ್ ಚೋಲ್ಲಿಜಿ ಬ್ರಾತೇ | ಕೋಡಸೌ ಕತಾ | ವವಹಾರಣಾಲು ವ್ಯವಹಾರನಯಃ | ಯತ್ ಕಿಂ ಬ್ರಾತೇ | ದಂಸಣು ಣಾಣು ಚರಿತ್ತು ಸಮ್ಮಗ್ನಶಾಸನಜ್ಞಾನಬಾರಿತ್ತತ್ಯಾಯಂ ತಂ ಪೂರ್ವೋಕ್ತಂ

ಅಭವ್ಯಾರಿಗೆ ಕೂಡ ವರ್ತಿಸುತ್ತದೆ, ಅವರಿಗೂ ಕೂಡ ಮೋಕ್ಷವಾಗಬೇಕಾಗುವುದು, ಆದರೆ ಅಭವ್ಯಾರಿಗೆ ಮೋಕ್ಷವಾದರೆ ಆಗಮದ ವಿರೋಧ ಬರುವುದೆಂದು ಪ್ರಭಾಕರಭಟ್ಟನು ವಿನಯದಿಂದ ಕೇಳುತ್ತಾನೆ.

**ಉತ್ತರ :-** ಅಭವ್ಯಾರಿಗೆ ನಿವಿಕಲ್ಪಿಸತ್ತಲೋಕನದರ್ಶನವು ಬಾಹ್ಯದ ವಿಷಯಗಳಲ್ಲಿ ವರ್ತಿಸುತ್ತದೆ, ಆದರೆ ಅಂತರಂಗದ ಶುದ್ಧಾತ್ಮತ್ವದ ವಿಷಯದಲ್ಲಿ ವರ್ತಿಸುವುದಿಲ್ಲ (ಅಭವ್ಯಾರಿಗೆ ಯಾವ ನೋಡುವರೂಪದ ದರ್ಶನವಿದೆ ಅದು ಬಾಹ್ಯ ಪದಾರ್ಥಗಳಿಂದ, ಅಂತರಂಗ ಶುದ್ಧಾತ್ಮತ್ವದ ದರ್ಶನವಂತೂ ಅಭವ್ಯಾರಿಗೆ ಆಗುವುದೇ ಇಲ್ಲ) ಏಕೆಂದರೆ ಆ ಅಭವ್ಯಾರಿಗೆ ಮಿಥ್ಯಾತ್ಮ ಮೋದಲಾದ ಪಳು ಪ್ರಕೃತಿಗಳ ಉಪಶಮ, ಕ್ಷಯೋಪಶಮ ಮತ್ತು ಕ್ಷಯದ ಅಭಾವವಿರುವುದರಿಂದ ‘ಒವ ಶುದ್ಧಾತ್ಮನೇ ಉಪಾದೇಯನಿದ್ವಾನೇ’ಂಬ ಅಭಿರುಚಿರೂಪದ ಸಮ್ಮಗ್ನಶಾಸನವೇ ಆಗುವುದಿಲ್ಲ ಮತ್ತು ಚಾರಿತ್ರಮೋಹದ ಉದಯದಿಂದ ವೀತರಾಗಬಾರಿತ್ರರೂಪವಾದ ನಿವಿಕಲ್ಪ ಶುದ್ಧಾತ್ಮಸತ್ತಾವಲೋಕನವು ಕೂಡ ಅವರಿಗೆ ಸಂಭವಿಸುವುದಿಲ್ಲವೆಂಬುದು ಇಲ್ಲಿನ ಭಾವಾರ್ಥವಿದೆ.

ನಿಶ್ಚಯನಯದಿಂದ ಅಭೀದರತ್ತತ್ಯಾಪಕಿ ಪರಿಣತಾದ ನಿಜ ಶುದ್ಧಾತ್ಮನೇ ಮೋಕ್ಷಮಾರ್ಗನಿದ್ವಾನೇ. ಈ ಅರ್ಥಕ್ಕೆ ಸಾಕ್ಷಿಭಾತವಾಗಿ ದ್ರವ್ಯಸಂಗ್ರಹದ ಇಂನೇ ಗಾಢೆಯಲ್ಲಿ ಹೀಗೆ ಹೇಳಿದ್ದಾರೆ - ಆತ್ಮನ ಹೋರತಾಗಿ ಅನ್ಯ ದ್ರವ್ಯಗಳಲ್ಲಿ ರತ್ನತ್ಯಾಪವಿರುವುದಿಲ್ಲ. ಆದುದರಿಂದ ರತ್ನತ್ಯಾಪಯನಾದ ಆತ್ಮನೇ ನಿಜವಾಗಿ ಮೋಕ್ಷದ ಕಾರಣನಿದ್ವಾನೇ.

**ಈಗ ಭೀದರತ್ತತ್ಯಾಪಕಾದ ವ್ಯವಹಾರ ಮೋಕ್ಷಮಾರ್ಗವನ್ನ ದರ್ಶಿಸುತ್ತಾರೆ,-**

**ವ್ಯವಹಾರನಯ ದರ್ಶನ ಜ್ಞಾನ ಬಾರಿತ್ರ ಹೇಳಿದೆ ಅವನು |**

**ಜೀವ ತಿಳಿದುಕೊ ನೀನು ಅದರಿಂದ ಪವಿತ್ರ ಪರಮಾತ್ಮನಾಗುವ ಶಾಂತಿ ||೧೫||**

ಭೇದರತ್ತತ್ಯಯಸ್ವರೂಪಂ ಪರಿಯಾಣಹಿ ಪರಿ ಸಮಂತಾತ್ ಜಾನಿಂಹಿ | ಜೀವ ತುಹುಂ ಹೇ ಜೀವ ತ್ವಂ ಕತಾ | ಜೀಂ ಯೀನ ಭೇದರತ್ತತ್ಯಯಪರಿಭ್ರಾನೇನ ಪರು ಹೋಂ ಪರಃ ಉತ್ಸುಷೋ ಭವಸಿ ತ್ವಮ್ | ಪ್ರಸರಪಿ ಕಿಂವಿಶಿಷ್ಟಸ್ವಂ ಮ್ | ಪವಿತ್ರ ಪವಿತ್ರಃ | ಸರ್ವಜನಪೂಜ್ಯ ಇತಿ | ತದ್ವಧಾ | ಹೇ ಜೀವ ಸಮೃಗ್ರಾನಭಾರಿತರೂಪನಿಶ್ಚಯರತ್ತತ್ಯಯಲಕ್ಷಣಿಶ್ಚಯಮೋಕ್ಷಮಾರ್ಗಸಾಧಕಂ ವ್ಯವಹಾರಮೋಕ್ಷಮಾರ್ಗಂ ಜಾನಿಂಹಿ | ತ್ವಂ ಯೀನ ಭ್ರಾತೇನ ಕಥಂಭೂತೋ ಭವಿಷ್ಯಸಿ | ಪರಂಪರಯಾ ಪವಿತ್ರಃ ಪರಮಾತ್ಮಾ ಭವಿಷ್ಯಸಿ ಇತಿ | ವ್ಯವಹಾರನಿಶ್ಚಯಮೋಕ್ಷಮಾರ್ಗಸ್ವರೂಪಂ ಕಥ್ಯತೇ | ತದ್ವಧಾ | ಏತರಾಗಸರ್ವಭ್ರಾಪ್ರಣೀತಪಡ್ವಾದಿಸಮೃಕ್ಷಶಾಧಾನಭಾನವ್ಯಾಂತಾನುಪಾನ-ರೂಪೋನಿಶ್ಚಯಮಾರ್ಗಃ | ಅಥವಾ ಸಾಧಕೋ ವ್ಯವಹಾರಮೋಕ್ಷಮಾರ್ಗಃ, ಸಾಧಕೋ ನಿಶ್ಚಯಮೋಕ್ಷಮಾರ್ಗಃ | ಅತ್ರಾಹ ಶಿಷ್ಯಃ | ನಿಶ್ಚಯಮೋಕ್ಷಮಾರ್ಗೋ ನಿವಿಕಲ್ಪಃ ತತ್ತಾಲೇ ಸವಿಕಲ್ಪ ಮೋಕ್ಷಮಾರ್ಗೋ ನಾಸ್ತಿ ಕಥಂ ಸಾಧಕೋ ಭವತೀತಿ | ಅತ್ರ ಪರಿಹಾರಮಾಹ | ಭೂತನೈಗಮನಯೀನ ಪರಂಪರಯಾ ಭವತೀತಿ | ಅಥವಾ ಸವಿಕಲ್ಪನಿವಿಕಲ್ಪಭೇದೇನ ನಿಶ್ಚಯಮೋಕ್ಷವಾಗೋ ದ್ವಿಧಾ, ತತ್ತಾನಂತಭಾನರೂಪೋದ ಹಮಿತ್ಯಾದಿಸವಿಕಲ್ಪರೂಪಸಾಧಕೋ ಭವತೀ, ನಿವಿಕಲ್ಪಸಮಾಧಿರೂಪೋ ಸಾಧೋ ಭವತೀತಿ ಭಾವಾಧರ | ಸವಿಕಲ್ಪನಿವಿಕಲ್ಪನಿಶ್ಚಯಮೋಕ್ಷಮಾರ್ಗವಿಷಯೀ ಸಂಪಾದಗಾಧಾಮಾಹ- ‘ಜಂ ಪ್ರಣ ಸಗಯಂ ತಚ್ಚಂ ಸವಿಯಪ್ಪಂ ಹೋಜಿ ತಹಯ ಅವಿಯಪ್ಪಂ | ಸವಿಯಪ್ಪಂ ಸಾವಯಂ ಜೀರಾಸವಂ ವಿಗಯಸಂಕಪ್ಪಂ ||’ ||೧೪|| ಏಮಂ ಪೂರ್ವೋಕ್ತೇಕೋನವಿಂಶತಿಸೂತ್ರಪ್ರಮಿತಮಹಾಸ್ತಲಮಧ್ಯೇ ನಿಶ್ಚಯವ್ಯವಹಾರಮೋಕ್ಷಮಾರ್ಗಪ್ರತಿಪಾದನರೂಪೇಣ ಸೂತ್ರತ್ಯಯಂ ಗತಮ್ | ಇದಾನಿಂತಂ ಕತುದರ್ಶಸೂತ್ರಪರ್ಯಂತಂ ವ್ಯವಹಾರಮೋಕ್ಷಮಾರ್ಗಪ್ರಥಮಾವಯವಭೂತವ್ಯವಹಾರಸಮೃಕ್ಷಂ ಮುಖ್ಯವ್ಯತ್ವಾಪ್ತಿಪಾದಯತಿ | ತದ್ವಧಾ-

### ಗಾಢ - ೧೪

**ಅನ್ವಯಾಧರ :-** [ಜೀವ] ಎಲ್ಲೆ ಜೀವನೇ ! [ವಹಾರು-ಣಳಿ] ವ್ಯವಹಾರನಯವು (ಜಂ) ಆದಂಶಣಿ ಣಾಣಿ ಚರಿತ್ರು] ಸಮೃಗ್ರಾನ, ಸಮೃಕ್ಷಜಾನ ಮತ್ತು ಸಮೃಕಾರಿತ, ಈ ಮೂರನ್ನು [ಬೋಲಿಳಿ] ಹೇಳುತ್ತದೆ [ತಂ] ಆ ಪೂರ್ವೋಕ್ತ ವ್ಯವಹಾರರತ್ತತ್ಯಯವನ್ನು (ಭೇದರತ್ತತ್ಯಯಸ್ವರೂಪವನ್ನು) [ತುಹುಂ] ನೀನು [ಪರಿಯಾಣಹಿ] ಸಮಸ್ತ ಪ್ರಕಾರದಿಂದ ತಿಳಿದುಕೊಳ್ಳು-ತಿಳಿದುಕೊಳ್ಳು [ಜೀಂ] ಏಕೆಂದರೆ ಆ ಭೇದರತ್ತತ್ಯಯದ ಪರಿಭ್ರಾನದಿಂದ ನೀನು [ಪವಿತ್ರ ಪರು ಹೋಂ] ಪವಿತ್ರ-ಸರ್ವಜನ ಪೂಜ್ಯ ಮತ್ತು ಉತ್ಸಂಘನಾದ ಪರಮಾತ್ಮನಾಗುವೆ.

**ಭಾವಾಧರ :-** ಎಲ್ಲೆ ಜೀವನೇ ! ನೀನು ಸಮೃಗ್ರಾನಭಾರಿತರೂಪ ನಿಶ್ಚಯರತ್ತತ್ಯಯಸ್ವರೂಪವಾದ ನಿಶ್ಚಯಮೋಕ್ಷಮಾರ್ಗದ ಸಾಧಕವಾದಂಥ ವ್ಯವಹಾರ ಮೋಕ್ಷ ಮಾರ್ಗವನ್ನು ತಿಳಿದುಕೊಳ್ಳು, ಅದನ್ನು ತಿಳಿದುಕೊಳ್ಳುವುದರಿಂದ ನೀನು ಪರಂಪರೆಯಿಂದ ಪವಿತ್ರನಾದ ಪರಮಾತ್ಮನಾಗುವೆ.

ವ್ಯವಹಾರ-ನಿಶ್ಚಯಮೋಕ್ಷಮಾರ್ಗದ ಸ್ವರೂಪವನ್ನು ಹೀಗೆ ಹೇಳಲಾಗಿದೆ-ಏತರಾಗಸರ್ವಭ್ರಾಪ್ರಣೀತ ಆರು ದ್ವಾದಿಗಳ ಸಮೃಕ್ಷಶಾಧಾನ ಮತ್ತು ವ್ಯತ ಮೊದಲಾದವುಗಳ ಅನುಷ್ಠಾನ ರೂಪವು ಅದು ವ್ಯವಹಾರಮೋಕ್ಷಮಾರ್ಗವಿದೆ, ನಿಜಶುದ್ಧಾತ್ಮನ ಸಮೃಕ್ಷಶಾಧಾನ ಮತ್ತು ಸಮೃಗ್ರಾನರೂಪವು ಅದು ನಿಶ್ಚಯಮೋಕ್ಷಮಾರ್ಗವಿದೆ; ಅಥವಾ ವ್ಯವಹಾರಮೋಕ್ಷಮಾರ್ಗವು ಸಾಧಕವಿದ್ದರೆ ನಿಶ್ಚಯಮೋಕ್ಷಮಾರ್ಗವು ಸಾಧ್ಯವಿದೆ.

**ದವ್ವಜ್ಞ ಜಾಣಿ ಜಹಲಿಯಜ ತಹ ಜಗಿ ಮಣಿ ಇ ಜೋ ಜಿ ।  
ಅಪ್ರಹ ಕೇರಲು ಭಾವಡಲು ಅವಿಚಲು ದಂಸಣು ಸೋ ಜಿ ॥೧೫॥  
ದ್ರವ್ಯಾಣ ಜಾನಾತಿ ಯಥಾಸ್ಥಿತಾನಿ ತಥಾ ಜಗತಿ ಮನ್ಯತೇ ಯ ಏವ ।  
ಆತ್ಮನಃ ಸಂಬಂಧಿ ಭಾವಃ ಅವಿಚಲಃದರ್ಶನಂ ಸ ಏವ ॥೧೬॥**

ದವ್ವಜ್ಞಂ ಇತ್ಯಾದಿ । ದವ್ವಜ್ಞಂ ದ್ರವ್ಯಾಣ ಜಾಣಿ ಜಾನಾತಿ । ಕಥಂಭೂತಾನಿ । ಜಹಲಿಯಜಂ ಯಥಾಸ್ಥಿತಾನಿ ಏತರಾಗಸ್ಸಸಂವೇದನಲಕ್ಷಣಾಸ್ಯ ನಿಶ್ಚಯಸಮ್ಯಗ್ಂಜಾನಸ್ಯ ಪರಂಪರಯಾ ಕಾರಣಭೂತೇನ ಪರಮಾಗಮಜ್ಞಾನೇನ ಪರಿಭ್ರಣತ್ತಿತಿ । ನ ಕೇವಲಂ ಪರಿಭ್ರಣತ್ತಿ ತಹ ತಣೈವ ಜಗಿ ಇಹ ಜಗತಿ ಮಣಿ ಇ ಮನ್ಯತೇ ನಿಜಾತ್ಮದ್ವಾರೇಪೋಷಾದೇಯಮಿತಿರುಕಿರೊಂ ಯನ್ನಿಜ್ಞಯಸಮ್ಯಕ್ತಾಂ ತಸ್ಯ ಪರಂಪರಯಾ ಕಾರಣಭೂತೇನ-

ಈ ಕಥನವನ್ನಾಲ್ಲಿಸಿದನಂತರ ಶಿಷ್ಯನು ಪ್ರಶ್ನೆ ಮಾಡುತ್ತಾನೆ - ನಿಶ್ಚಯಮೋಕ್ಷಮಾರ್ಗವಂತೂ ನಿರ್ವಿಕಲ್ಪವಿದೆ, ಆ ಸಮಯದಲ್ಲಿ (ನಿರ್ವಿಕಲ್ಪ ನಿಶ್ಚಯಮೋಕ್ಷಮಾರ್ಗದ ಸಮಯದಲ್ಲಿ) ಸವಿಕಲ್ಪಮೋಕ್ಷಮಾರ್ಗವಂತೂ ಇರುವುದಿಲ್ಲವೆಂದಬಳಿಕ ವ್ಯವಹಾರ ಮೋಕ್ಷಮಾರ್ಗವು ಸಾಧಕ ಹೇಗಿರುವುದು ?

**ಉತ್ತರ :-** ಭೂತಸ್ಯೆಗಮನಯದಿಂದ ಪರಂಪರೆಯಿಂದ ಸಾಧಕವಿದೆ. ಅಧಿವಾ ನಿಶ್ಚಯಮೋಕ್ಷಮಾರ್ಗವು ಸವಿಕಲ್ಪ-ನಿರ್ವಿಕಲ್ಪದ ಭೇದದಿಂದ ಎರಡು ಪ್ರಕಾರವಿದೆ. ನಾನು ಅನಂತಜ್ಞನರೂಪನಿದ್ದೇನೆಂಬ ಇತ್ಯಾದಿಯು ಸವಿಕಲ್ಪರೂಪ ಸಾಧಕವಿದ್ದರೆ ನಿರ್ವಿಕಲ್ಪವು ಸಮಾಧಿರೂಪವಾದ ಸಾಧ್ಯವಿದೆಯಿಂಬುದು ಇಲ್ಲಿನ ಭಾವಾರ್ಥವಿದೆ.

ಸವಿಕಲ್ಪ, ನಿರ್ವಿಕಲ್ಪನಿಶ್ಚಯಮಾರ್ಗದ ವಿಷಯದಲ್ಲಿ ಇದೇ ಅರ್ಥಕ್ಕೆ ಸಾಕ್ಷೀಭೂತವಾಗಿ ಶ್ರೀ ದೇವಸೇನ ವಿರಚಿತ ತತ್ತ್ವಧರ್ಮಸಾರದ ಬದನೆಯ ಗಾಢೆಯಲ್ಲಿ ಹೀಗೆ ಹೇಳಲಾಗಿದೆ - 'ಆತ್ಮ ತತ್ತ್ವವು ಕೂಡ ಸವಿಕಲ್ಪ ಮತ್ತು ನಿರ್ವಿಕಲ್ಪವೆಂದು ಎರಡು ಪ್ರಕಾರವಿದ್ದು ಅದರಲ್ಲಿ ಸವಿಕಲ್ಪವು ಆಸ್ತಿಸಹಿತವಿದ್ದರೆ ನಿರ್ವಿಕಲ್ಪವು ಆಸ್ತಿಸ ರಹಿತವಿದೆ.'

ಈ ಪ್ರಕಾರ ಪೂರ್ವೋಕ್ತ ಹತ್ಯೋಂಬತ್ತು ಸೂತ್ರಗಳ ಮಹಾಸ್ಫಳದಲ್ಲಿ ನಿಶ್ಚಯ-ವ್ಯವಹಾರ ಮೋಕ್ಷಮಾರ್ಗದ ಪ್ರತಿಪಾದನ ರೂಪದಿಂದ ಮೂರು ಸೂತ್ರಗಳು ಸಮಾಪ್ತವಾದವು.

ಈಗ ಹದಿನಾಲ್ಕು ಸೂತ್ರಗಳವರೆಗೆ ವ್ಯವಹಾರಮೋಕ್ಷಮಾರ್ಗದ ಪ್ರಥಮ ಅಂಗಭೂತವಾದ ವ್ಯವಹಾರ ಸಮ್ಯಕ್ತದ ಮುಖ್ಯತೆಯಿಂದ ಕಥನ ಮಾಡುತ್ತಾರೆ ಅದರಲ್ಲಿ ಮೋದಲನೇ ಸೂತ್ರ ಹೇಳುತ್ತಾರೆ,-

### ಗಾಂ - ೧೫

**ಅನ್ವಯಾರ್ಥ :-** [ಜೋ ಜಿ] ಯಾವನು [ಜಗಿ ದವ್ವಜಂ] ಈ ಜಗತಿನಲ್ಲಿ ದ್ರವ್ಯಗಳನ್ನು [ಜಹಲಿಯಜಂ] ಯಥಾಸ್ಥಿತವಾಗಿ ಎಂದರೆ ಯಾವ ಸ್ವರೂಪದಿಂದವೇ ಆ ಸ್ವರೂಪದಿಂದ [ಜಾಣಿ] ತಿಳಿದುಕೊಂಡಿದ್ದಾನೆ [ತಹ] ಮತ್ತು ಅದೇ ರೀತಿಯಿಂದ [ಮಣಿ ಇ] ಮನ್ನಿಸಿದ್ದಾನೆ [ಸೋ ಜಿ ಅಪ್ರಹ ಕೇರಲು ಅವಿಚಲು ಭಾವಡಲು] ಅದೇ ಆತ್ಮನ ಅವಿಚಲವಾದ ಭಾವವಿದೆ - ಅದೇ ಪೂರ್ವೋಕ್ತ ಜೀವಭಾವವು [ದಂಸಣು] ಸಮ್ಯಗ್ರಹನವಿದೆ.

**ಆ ದ್ರವ್ಯಗಳನೇ ಜಗದಿ ಯಥಾಸ್ಥಿತ ತಿಳಿವುದಂತೆ ಮನ್ನಿಪುದು ।  
ಅದುವ ಆತ್ಮನ ಅವಿಚಲ ಭಾವವೇ ಸಮ್ಯಗ್ರಹನವಿರುವುದು ॥೧೫॥**

‘ಮೂರಢತ್ತರುಂ ಮದಾಶಾಪ್ಯಾತಫಾನಾಯತನಾನಿಷಟ್’ | ಅಪ್ಯಾತಂಕಾದಯಶ್ಚೇತಿ ದೃಗೋಽಷಾಃ ಪಂಚವಿಂಶತಿಃ’  
ಇತಿ ಶೋಕದಿತಪಂಚವಿಂಶತಿಸಮ್ಯಕ್ತಪ್ರಮಲತ್ಯಾಗೀನ ಶ್ರದ್ಧಧಾತೀತಿ | ಏವಂ ದ್ರವ್ಯಾಣಿಜಾನಾತಿ ಶ್ರದ್ಧಧಾತಿ |  
ಕೋರಸೌ | ಅಪ್ಯಾಹಂ ಕೇರಲು ಭಾವದಲು ಆತ್ಮನಃ ಸಂಬಂಧಿಭಾವಃ ಪರಿಣಾಮಃ | ಕಂದಿತಿಷ್ಣೋ ಭಾವಃ |  
ಅವಿಚಲು ಅವಿಚಲೋರ್ಪಿಷಲಮಲನಾವಗಾಢದೊಷರಹಿತಃ ದಂಸಣಿದರ್ಶನಂ ಸಮ್ಯಕ್ತಪ್ರಾಂ ಭವತೀತಿ | ಕ  
ಏವ | ಸೋ ಜಿ ಸ ಏವ ಪೂರ್ವೋಚ್ಚೋ ಜೀವಭಾವ ಇತಿ | ಅಯಮತ್ ಭಾವಾಧರಃ | ಇದಮೇವ ಸಮ್ಯಕ್ತಪ್ರಾಂ  
ಚಿಂತಾಮಣಿರಿದಮೇವ ಕಲ್ಪವೃಕ್ಷ ಇದಮೇವ ಕಾಮಧೇನುರಿತಿ ಮತ್ತಾ ಭೋಗಾಕಾಂಕ್ಷಾರೂಪಾದಿಸಮಸ್ತವಿಕಲ್ಪ-  
ಜಾಲಂ ವರ್ಜನೀಯಮಿತಿ | ತಥಾ ಚೋಕ್ತಮ್ - ‘ಹಸ್ತೇ ಚಿಂತಾಮಣಿಯಸ್ಯ ಗೃಹೇ ಯಸ್ಯ ಸುರದ್ಮಮಃ |  
ಕಾಮಧೇನುರ್ಧರನೇ ಯಸ್ಯ ತಸ್ಯ ಕಾ ಪ್ರಾರ್ಥನಾ ಪರಾ ||೧೩||

ಅಥ ಯೈ ಷಡ್ವಾಪ್ಯೇಃ ಸಮ್ಯಕ್ತಪ್ರಾಂವಿಷಯಭೂತೈಸ್ತಿಭುವನಂ ಭೃತಂ ತಿಷ್ಣತಿ ತಾನಿಧೃಕ್ ಜಾನಿಹೀತ್ -  
ಭಿಪ್ರಾಯಂ ಮನಸಿ ಸಂಪ್ರಧಾಯ್ ಸೂತ್ರಮಿದಂ ಕಥಯತಿ-

ದವ್ಯಾಜಿ ಜಾಣಿಹಿ ತಾಜಿ ಭೃಹ ತಿಹುಯಣಿ ಭರಿಯಲು ಜೀಹಿ |  
ಆಜಿ-ವಿಣಾಸ-ವಿವಚಿಷಿಯಹಿ ಣಾಣಿಹಿ ಪಭಣಿಯವಹಿ ||೧೪||

**ಭಾವಾಧರ :**- ದ್ರವ್ಯಗಳನ್ನು ತಿಳಿದುಕೊಂಡಿರುವಂಥ-ವೀತರಾಗಸ್ತಸಂವೇದನವು ಸ್ಥರೂಪವಿರುವಂಥ  
ನಿಶ್ಚಯಸಮ್ಯಗಾಜಾನದ ಪರಂಪರೆಯಿಂದ ಕಾರಣಭೂತವಾದ ಪರಮಾಗಮದ ಜ್ಞಾನದಿಂದ ಈ ಜಗತ್ತಿನಲ್ಲಿ  
ಯಥಾಸಿತವಾಗಿ ದ್ರವ್ಯಗಳ ಪರಿಚ್ಛೇದನ ಮಾಡಿದೆ, ಕೇವಲ ಪರಿಚ್ಛೇದನ ಮಾಡಿದೆಯಿಂದಿಷ್ಟೇ ಇಲ್ಲ, ಆದರೆ  
‘ನಿಜಾತ್ಮದ್ರವ್ಯವೇ ಉಪಾದೇಯವಿದೆ’ಯೆಂಬ ರುಚಿರೂಪತೆಯಿಂದ ಕಾರಣಭೂತವಾದಂಥ ಶ್ರೀಸೋಮದೇವ  
ವಿರಚಿತ ಯಶಸ್ವಿಲಕದಲ್ಲಿ ಹೇಳಿದ ಪ್ರಕಾರ ಮೂರು ಮೂರಥತೆ, ಎಂಟು ಮದ, ಆರು ಅನಾಯತನ, ಎಂಟು  
ಶಂಕಾದಿ ಅಂಗಗಳು ಹೀಗೆ ಸಮ್ಯಕ್ತಪ್ರಾಂದಿತ್ವದಿಷ್ಟೇ ದೋಷಗಳ ತ್ಯಾಗದಿಂದ ದ್ರವ್ಯಗಳ ಶ್ರದ್ಧೆ ಮಾಡುತ್ತದೆ. ಈ ಪ್ರಕಾರ  
ದ್ರವ್ಯಗಳನ್ನು ಆತ್ಮನ ಅವಿಚಲ ಒಲ, ಮಲನ, ಅವಗಾಢ ದೋಷಗಳಿಲ್ಲದ ಪರಿಣಾಮವು ಎಂದರೆ ಪೂರ್ವೋಕ್ತ  
ಜೀವಭಾವವು ತಿಳಿಯುತ್ತದೆ-ಶ್ರದ್ಧೆ ಮಾಡುತ್ತದೆ ಅದು ಸಮ್ಯಕ್ತಪ್ರಾಂ ವಿದೆ.

ಇದೇ ಸಮ್ಯಕ್ತಪ್ರಾಂ ಚಿಂತಾಮಣಿಯಿದೆ, ಇದೇ ಸಮ್ಯಕ್ತಪ್ರಾಂ ಕಲ್ಪವೃಕ್ಷವಿದೆ, ಇದೇ ಸಮ್ಯಕ್ತಪ್ರಾಂ  
ಕಾಮಧೇನುವಿದೆಯೆಂದು ತಿಳಿದುಕೊಂಡು ಭೋಗ-ಆಕಾಂಕ್ಷೆಗಳ ಸ್ಥರೂಪದಿಂದ ಹಿಡಿದು ಸಮಸ್ತವಿಕಲ್ಪಜಾಲವನ್ನು  
ಬಿಡುಪುದು ಯೋಗ್ಯವಿದೆಯೆಂಬುದು ಇಲ್ಲಿನ ಭಾವಾಧರವಿದೆ. ಹೀಗೆ ಹೇಳಿಯೂ ಇದ್ದಾರೆ - ಯಾವನ  
ಕ್ಯೇಯೋಗೆ ಚಿಂತಾಮಣಿರತ್ವವಿದೆ, ಯಾವನ ಮನಸೆಯಲ್ಲಿ ಕಲ್ಪವೃಕ್ಷವಿದೆ, ಯಾವನ ಧನದಲ್ಲಿ ಕಾಮಧೇನುವಿದೆ  
ಅವನಿಗೆ ಅನ್ಯದರ ಪ್ರಾರ್ಥನೆ ಮಾಡುವುದರ ಅವಶ್ಯಕತೆಯಾದರೂ ಏನಿದೆ ?

ಸಮ್ಯಕ್ತಪ್ರಾಂ ವಿಷಯಭೂತವಾದ ಆರುದ್ರವ್ಯಗಳು ಮೂರು ಲೋಕದಲ್ಲಿ ತುಂಬಿಕೊಂಡಿವೆ ಅವನ್ನು ಇದ್ದ  
ಹಾಗೆಯೇ ತಿಳಿಯೆಂಬ ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟು ಈ ಗಾಧಾಸೂತ್ರವನ್ನು ಹೇಳುತ್ತಾರೆ,-

ನೀನಾರು ದ್ರವ್ಯಗಳನು ತಿಳಿದುಕೊ ಅವ ಮೂಲೋಕ ತುಂಬಿಹವು |  
ಜಾನಿಗಳವನು ಆದಿ-ವಿನಾಶವಿವಚಿತವೆಂದು ಹೇಳಿರುವರು ||೧೫||

ದ್ರವ್ಯಾಂಜಿ ಜಾನೀಹಿ ತಾನಿ ಷಟ್ ತ್ರಿಭುವನಂ ಭೃತಂ ಯೈಃ ।  
ಅದಿವಿನಾಶವಚ್ಯತೇಃ ಜ್ಞಾನಿಭಿಃ ಪ್ರಭಣತ್ಯಃ ॥१८॥

ದವ್ವಜಂ ಇತ್ಯಾದಿ । ದವ್ವಜಂ ದ್ರವ್ಯಾಂಜಿ ಜಾನೀಹಿ ತ್ವಂ ಹೇ ಪ್ರಭಾಕರಭಟ್ಟ ತಾಜಂ ತಾನಿ ಪರಮಾಗಮ-  
ಪ್ರಸಿದ್ಧಾನಿ । ಕತಿಸಂಪೋದೇತಾನಿ ಭಂಗ ವಡೇವ । ಯೈಃ ದ್ರವ್ಯೈಃ ಕಿಂ ಕೃತಮ್ । ತಿಹುಯಣ ಭರಿಯಲು  
ತ್ರಿಭುವನಂ ಭೃತಮ್ । ಜೇಹಿಂ ಯೈಃ ಕರ್ತೃಭೂತೈಃ । ಪುನರಪಿ ಕಿಂವಿಶಿಷ್ಟೈಃ । ಆಜಿವಿಷಾಸವಿವಚ್ಚಿಯಹಿಂ  
ದ್ರವ್ಯಾಧಿಕನಯೀನಾದಿವಿನಾಶವಚ್ಯತೇಃ । ಪುನರಪಿ ಕಥಂಭೂತೈಃ । ಜಾನೀಹಿ ಪಭಣಿಯಪಹಿಂ ಜ್ಞಾನಿಭಿಃ  
ಪ್ರಭಣತ್ಯಃ ಕಧಿತ್ಯೈಷ್ಟೇತಿ । ಅಯಮತ್ತಾಭಿಪ್ರಾಯಃ । ಏತ್ಯೈ , ಷಡೊಭಿದ್ರವ್ಯೈನಿಷ್ಪಾನ್ಮೋಕಯಂ ಲೋಕೋ ನ  
ಚಾನ್ಯಃ ಕೋಕಪಿ ಲೋಕಸ್ಯ ಹತಾ ಕತಾ ರಕ್ಷಕೋ ನಾಸ್ಮೀತಿ । ಕಿಂ ಚ ಯದ್ವಾಪಿ ಪಡ್ದವ್ಯಾಂಜಿ ವ್ಯವಹಾರ-  
ಸಮೃಕ್ತಪಿಷಯಭೂತಾನಿ ಭವಂತಿ ತಥಾಪಿ ಶುದ್ಧನಿಶ್ಚಯೀನ ಶುದ್ಧಾತ್ಮಾನಭೂತಿ ರೂಪಸ್ಯ ವೀತರಾಗಸಮೃಕ್ತಪ್ರಸ್ಥ  
ನಿತ್ಯಾನಂದ್ಯಕಸ್ಪಭಾವೋ ನಿಜಶುದ್ಧತ್ಯೈಪ ವಿಷಯೋ ಭವತೀತಿ ॥१८॥

ಅಥ ತೇಷಾಮೇವ ಪಡ್ದವ್ಯಾಂಜಾಂ ಸಂಜ್ಞಾಂ ಕಥಯತಿ ಚೀತನಾಚೀತನವಿಭಾಗಂ ಚ ಕಥಯತಿ-

ಜೀಲು ಸಚೀಯಣ ದವ್ವಾ ಮುಣಿ ಪಂಚ ಅಚೀಯಣ ಅಣ್ಣಿ ।  
ಪ್ರೋಗ್ಲು ಧಮ್ಮಾಹಮ್ಮೃ ಣಹು ಕಾಲೇ ಸಹಿಯಾ ಭಿಣ್ಣಿ ॥१९॥

ಜೀವಃ ಸಚೀತನಂ ದ್ರವ್ಯಂ ಮನ್ಯಸ್ಸಪಂಚ ಅಚೀತನಾನಿ ಅನ್ಯಾನಿ ।  
ಪುದ್ದಲಃ ಧಮ್ಮಾಧಮ್ಮೌ ನಭಃ ಕಾಲೇನ ಸಹಿತಾನಿ ಭಿನ್ನಾನಿ ॥२०॥

### ಗಂಭೇ - ೧೯

**ಅನ್ನಯಾಧ್ರ :** - ಎಲ್ಲೆ ಪ್ರಭಾಕರಭಟ್ಟನೇ ! ನೀನು [ತಾಜಂ ಭಂಗ ದವ್ವಜಂ] ಆ ಆಗಮಪ್ರಸಿದ್ಧವಾದ  
ಆರು ದ್ರವ್ಯಗಳನ್ನು [ಜಾನೀಹಿ] ತಿಳಿದುಕೊಳ್ಳು . [ಜೇಹಿಂ] ಯಾವ ದ್ರವ್ಯಗಳಿಂದ [ತಿಹುಯಣ ಭರಿಯಲು]  
ಈ ಮೂರುಲೋಕವು ತುಂಬಿಕೊಂಡಿದೆ ಆ ಆರು ದ್ರವ್ಯಗಳನ್ನು [ಜಾನೀಹಿ] ಜ್ಞಾನಿಗಳು ದ್ರವ್ಯಾಧಿಕನಯದಿಂದ  
[ಆಜಿ-ವಿಷಾಸ-ವಿವಚ್ಚಿಯಹಿಂ] ಆದಿ-ಅಂತ್ಯರಹಿತವೆಂದು [ಪಭಣಿಯಪಹಿಂ] ಹೇಳಿದ್ದಾರೆ.

**ಭಾವಾಧ್ರ :** - ಈ ಲೋಕವು ಈ ಆರುದ್ರವ್ಯಗಳಿಂದ ನಿಷ್ಪಾನ್ವಾಗಿದೆ, ಆದರೆ ಬೇರೆ ಯಾರೂ ಈ  
ಲೋಕದ ಕರ್ತೃ , ಹತ್ಯೈ ಅಧವಾ ರಕ್ಷಕರು ಇಲ್ಲ.

ವ್ಯವಹಾರಸಮೃಕ್ತದ ವಿಷಯಭೂತವಾಗಿ ಆರುದ್ರವ್ಯಗಳಿಂದರೂ ಕೂಡ ಶುದ್ಧನಿಶ್ಚಯನಯದಿಂದ ಶುದ್ಧಾತ್ಮನ  
ಅನುಭೂತಿರೂಪವಾದ ವೀತರಾಗಸಮೃಕ್ತದ ವಿಷಯವಂತೂ ಒಂದು ನಿತ್ಯಾನಂದ ಸ್ಪಭಾವವಿರುವಂಥ  
ನಿಜಶುದ್ಧಾತ್ಮನೇ ಇದ್ದಾನೆ.

ಈಗ ಆ ಆರುದ್ರವ್ಯಗಳ ಹೆಸರು ಮತ್ತು ಅವುಗಳ ಚೀತನ-ಅಚೀತನವೆಂಬ ವಿಭಾಗಗಳನ್ನು ಹೇಳುತ್ತಾರೆ,-

ಜೀವ ಚೀತನದ್ರವ್ಯವಿದೆಯೆಂದರಿ ಉಳಿದ್ದೆದಚೀತನವಿವೆ ।  
ಅವು ಪುದ್ದಲ ಧಮ್ಮಾಧಮ್ಮೌಕಾಶ ಕಾಲಸಹಿತ ಭಿನ್ನವಿವೆ ॥२१॥

ಜೀಲು ಇತ್ಯಾದಿ । ಜೀಲು ಸಚೀಯಣು ದವ್ಯು ಚಿದಾನಂದೈ ಕಸ್ಟಭಾವೋ ಜೀವಶ್ಚೀತನಾದ್ರವ್ಯಂ ಭವತಿ ಮುಂದೆ ಮನ್ಯಸ್ಯ ಜಾನಿಂಹಿ ತ್ವಮ್ । ಪಂಚ ಅಚೀಯಣು ಪಂಚಾಚೀತನಾನಿ ಅಣ್ಣ ಜೀವದನ್ಯಾನಿ । ತಾನಿ ಕಾನಿ ಪೋಗ್ಗಲು ಧರ್ಮಾಹಂಕೃ ಣಹು ಪುದ್ಗಲಧರ್ಮಾಧರ್ಮನಭಾಂಸಿ ಕಥಂಭೂತಾನಿ ತಾನಿ ಕಾಲೇಂ ಸಹಿಯಾ ಕಾಲಾದ್ವಯೇಣ ಸಹಿತಾನಿ । ಪುನರಪಿ ಕಥಂಭೂತಾನಿ । ಭಿನ್ನ ಸ್ವಕ್ಷೀಯಸ್ವಕ್ಷೀಯಲಕ್ಷಣೇನ ಪರಸ್ಪರಂ ಭಿನ್ನಾನಿ ಇತಿ । ತಥಾಹಿ । ದ್ವಿಧಾ ಸಮ್ಯಕ್ತಾಂ ಭಣ್ಣತೇ ಸರಾಗವೀತರಾಗಭೇದೇನ । ಸರಾಗಸಮ್ಯಕ್ತಾಂ ಲಕ್ಷಣಂ ಕಥ್ಯತೇ । ಪ್ರಶಮಸಂವೇಗಾನುಕಂಪಾಸ್ತಿಕ್ಯಾಭಿವೃತ್ತಿಲಕ್ಷಣಂ ಸರಾಗಸಮ್ಯಕ್ತಾಂ ಭಣ್ಣತೇ, ತದೇವ ವ್ಯವಹಾರಸಮ್ಯಕ್ತಾಂ - ಏತಿ ತಸ್ಯ ವಿಷಯಭೂತಾನಿ ಪಡ್ಡವ್ಯಾನೀತಿ । ಏತರಾಗಸಮ್ಯಕ್ತಾಂ ನಿಜಶುದ್ಧಾತ್ಮನಭೂತಿಲಕ್ಷಣಂ ಏತರಾಗಚಾರಿತ್ರಾವಿನಾಭೂತಂ ತದೇವ ನಿಶ್ಚಯಸಮ್ಯಕ್ತಾಂ ಏತಿ । ಅತಾಹ ಪ್ರಭಾಕರಭಟ್ಟಃ । ನಿಜಶುದ್ಧಾತ್ಮೇ ಪೋಪಾದೇಯ ಇತಿ ರುಚಿರೂಪಂ ನಿಶ್ಚಯಸಮ್ಯಕ್ತಾಂ ಭವತಿತೇ ಬಹುಧಾ ವ್ಯಾಖ್ಯಾತಂ ಪೂರ್ವ ಭವದಃ, ಇದಾನಿಂ ಪುನಃ ಏತರಾಗಚಾರಿತ್ರಾವಿನಾಭೂತಂ ನಿಶ್ಚಯಸಮ್ಯಕ್ತಾಂ ವ್ಯಾಖ್ಯಾತಮಿತಿ ಪೂರ್ವಾಪರವಿರೋಧಃ ಕಸ್ಯಾದಿತಿ ಚೀತ್ । ನಿಜಶುದ್ಧಾತ್ಮೇ ಪೋಪಾದೇಯ ಇತಿ ರುಚಿರೂಪಂ ನಿಶ್ಚಯಸಮ್ಯಕ್ತಾಂ ಗೃಹಸ್ಥಾವಸ್ಥಾಯಾಂ ತೀರ್ಥಂಕರಪರಮದೇವಭರತಸಗರರಾಮವಾಂಡವಾದಿನಾಂ ವಿದ್ಯತೇ, ನ ಚ ತೇಷಾಂ ಏತರಾಗಚಾರಿತ್ರಮಸ್ತಿತಿ ಪರಸ್ಪರವಿರೋಧಃ, ಅಸ್ತಿ ಚೀತಹಿರ್ ತೇಷಾಪುಸಂಯತತ್ವಂ ಕಥಮಿತಿ ಪೂರ್ವಾಪಕ್ಷಃ । ಅತ್ರ, ಪರಿಹಾರವಾಹ । ತೇಷಾಂ ಶುದ್ಧಾತ್ಮೋಪಾದೇಯಭಾವನಾರೂಪಂ ನಿಶ್ಚಯಸಮ್ಯಕ್ತಾಂ ವಿದ್ಯತೇ ಪರಂ ಕಿಂತು ಚಾರಿತ್ರಮೋಹೋದಯೇನ ಸ್ಥಿರತಾ ನಾಸ್ತಿ ವ್ರತಪ್ರತಿಜ್ಞಾಭಂಗೋ ಭವತಿತೇ ತೇನ ಕಾರಣೇನಾಸಂಯತಾ ವಾ ಭಣ್ಣಂತೇ । ಶುದ್ಧಾತ್ಮಭಾವನಾಭ್ಯಂತಾಃ

## ಗಾಢ - ೧೯

**ಅನ್ವಯಾಧ್ರ :** - [ಜೀಲು] ಜೀವವು [ಸಚೀಯಣು ದವ್ಯು] ಜೀತನದ್ರವ್ಯವಿದೆ ಮತ್ತು [ಅಣ್ಣ] ಜೀವ ದ್ರವ್ಯದಿಂದ ಬೇರೆಯಿರುವಂಥ ಹಾಗೂ [ಭಿಣ್ಣ] ತಮ್ಮ ತಮ್ಮ ಲಕ್ಷಣಗಳಿಂದ ಪರಸ್ಪರ ಭಿನ್ನವಿರುವಂಥ [ಪೋಗ್ಗಲು ಧರ್ಮಾಹಂಕೃ ಣಹು ಕಾಲೇಂ ಸಹಿಯಾ ಪಂಚ] ಪುದ್ಗಲ, ಧರ್ಮ, ಅಧರ್ಮ, ಆಕಾಶ ಮತ್ತು ಕಾಲಸಹಿತವಾಗಿ ಇದು ದ್ರವ್ಯಗಳು [ಅಚೀಯಣು] ಅಚೀತನವಿವೆ [ಮುಣಿ]-ಎಂಬುದಾಗಿ ನೀನು ತಿಳಿದುಕೊಳ್ಳು.

**ಭಾವಾಧ್ರ :** - ಒಂದು ಚಿದಾನಂದವೇ ಸ್ವಭಾವವಿರುವಂಥ ಜೀವವು ಜೀತನದ್ರವ್ಯವಿದೆ ಮತ್ತು ಜೀವ ದ್ರವ್ಯದಿಂದ ಬೇರೆಯಿರುವಂಥ ಹಾಗೂ ತಮ್ಮ ತಮ್ಮ ಲಕ್ಷಣಗಳಿಂದ ಪರಸ್ಪರ ಭಿನ್ನವಿರುವಂಥ ಪುದ್ಗಲ, ಧರ್ಮ, ಅಧರ್ಮ, ಆಕಾಶ ಮತ್ತು ಕಾಲಸಹಿತವಾಗಿ ಈ ಇದು ದ್ರವ್ಯಗಳು ಅಚೀತನವಿವೆಯೆಂದು ನೀನು ತಿಳಿದುಕೊಳ್ಳು.

ಸಮ್ಯಕ್ತಾಂ ಸರಾಗಸಮ್ಯಕ್ತಾಂ ಮತ್ತು ಏತರಾಗಸಮ್ಯಕ್ತಾಂ ಪೆಂದು ಎರಡು ಪ್ರಕಾರದಿದೆ. ಪ್ರಶಮ, ಸಂವೇಗ, ಅನುಕಂಪೆ ಮತ್ತು ಅಸ್ತಿಕ್ಯದ ಅಭಿವೃತ್ತಿ ಲಕ್ಷಣವುಳ್ಳದ್ದು ಸರಾಗಸಮ್ಯಕ್ತಾಂ ವಿದೆ ಹಾಗೂ ಅದೇ ವ್ಯವಹಾರಸಮ್ಯಕ್ತಾಂ ವಿದೆ. ಅದರ ವಿಷಯಭೂತವಾಗಿ ಆರುದ್ರವ್ಯಗಳಿವೆ. ಏತರಾಗಚಾರಿತ್ರದ ಜತೆಯಲ್ಲಿ ಅವಿನಾಭಾವಿಯಾಗಿ ನಿಜಶುದ್ಧಾತ್ಮನ ಅವಿನಾಭೂತಿಸ್ವರೂಪವಾಗಿ ಏತರಾಗಸಮ್ಯಕ್ತಾಂ ವಿದೆ ಮತ್ತು ಅದೇ ನಿಶ್ಚಯ ಸಮ್ಯಕ್ತಾಂ ವಿದೆ. ಈ ಕಥನವನ್ನು ಕೇಳಿ ಪ್ರಭಾಕರಭಟ್ಟನು ಇಲ್ಲಿ ಹೀಗೆ ಪ್ರಶ್ನಿಸುತ್ತಾನೆ.

**ಪ್ರಶ್ನೆ :** - ಓ ಪ್ರಭು ! ‘ಓ ನಿಜಶುದ್ಧಾತ್ಮನೇ ಉಪಾದೇಯನಿದ್ದಾನೇ’ಎಂಬುದಾಗಿ ರುಚಿರೂಪ ನಿಶ್ಚಯ ಸಮ್ಯಕ್ತಾಂ ಕಥನವನ್ನು ತಾವು ಈ ಮೊದಲು ಅನೇಕ ಬಾರಿ ಮಾಡಿದ್ದೀರಿ, ಮತ್ತು ಇಲ್ಲಿ ಏತರಾಗಚಾರಿತ್ರದ

ಸಂತಃ ಭರತಾದಯೋ ನಿರೋಜಿಪರಮಾತ್ಮನಾಮಹರ್ತಿದಾಧಾಂ ಗುಣಸ್ವವಪಸ್ತಸ್ವವರೂಪಂ ಸ್ವವನಾದಿಕಂ  
ಕುವರ್ಣತಿ ತಚ್ಚರಿತಪುರಾಣಾದಿಕಂ ಚ ಸಮಾಕಣಾಯಂತಿ ತದಾರಾಧಕಪುರುಷಾಣಾಮಾಭಾಯೋಽಪಾಧ್ಯಾಯ-  
ಸಾಧೊನಾಂ ವಿಷಯಕಷಾಯದ್ವಾರಾನವಂಚನಾರ್ಥಂ ಸಂಶಾರಸ್ಥಿತಿಭೇದನಾರ್ಥಂ ಚ ದಾನಪೂಜಾದಿಕಂ ಕುವರ್ಣತಿ  
ತೇನ ಕಾರಣೇನ ಶುಭರಾಗಯೋಗಾತ್ ಸರಾಗಸಮ್ಯಗ್ರಾಷ್ಟಯೋ ಭವಂತಿ । ಯಾ ಪ್ರಸ್ತೇಷಾಂ ಸಮ್ಯಕ್ತಾಷ್ಟೇ  
ನಿಶ್ಚಯಸಮ್ಯಕ್ತ ಸಂಜ್ಞಾ ಏತರಾಗಭಾರಿತಾವಿನಾಭೂತಷ್ಟೇ ನಿಶ್ಚಯಸಮ್ಯಕ್ತಾಷ್ಟೇ ಪರಂಪರಯಾ ಸಾಧಕತ್ವಾದಿತಿ ।  
ವಸ್ತುವ್ಯತ್ವಾತ್ ತತ್ವಮ್ಯಕ್ತಾಷ್ಟೇ ಸರಾಗಸಮ್ಯಕ್ತಾಷ್ಟೇ ವ್ಯವಹಾರಸಮ್ಯಕ್ತಾಷ್ಟೇ ಮೇವೇತಿ ಭಾವಾರ್ಥಃ ॥೧೨॥

ಅಥಾನಂತರಂ ಸೂತ್ರಚತುಷ್ಪತೀಯೇನ ಜೀವಾದಿ ಷಡ್ವಾಣಾಂ ಕ್ರಮೇಣ ಪ್ರತ್ಯೇಕಂ ಲಕ್ಷಣಂ ಕಷ್ಟತೇ-  
ದೋಹಂ

**ಮುತ್ತಿ ವಿಹೋಣಾಲಿ ಣಾಣಾಮಾಲಿ ಪರಮಾಣಂದ-ಸಹಾಲಿ ।**

**ಣೆಯಮಿಂ ಜೋಜಿಯ ಅಪ್ತ್ಯಾ ಮುಣಿ ಣೆಚ್ಚು ಣೆರಂಜಣಾ ಭಾಲಿ ॥೧೩॥**

ಜತಯಲ್ಲಿ ಅವಿನಾಭೂತವಾಗಿ ನಿಶ್ಚಯಸಮ್ಯಕ್ತಾಷ್ಟೇ ವಿರುತ್ತದೆಂದು ಹೇಳುತ್ತಿರುವಿರಿ. ಇದರಲ್ಲಿ ಪೂರ್ವಾಪರ ವಿರೋಧವು  
ಬರುತ್ತದೆ. ಅದು ಹೇಗೆಂದರೆ ನಿಜಶ್ವಾಸದ್ವಾತ್ಸನೇ ಉಪಾದೇಯನಿದಾನೆಂಬ ರುಚಿರೂಪ ನಿಶ್ಚಯಸಮ್ಯಕ್ತಾಷ್ಟೇ  
ಗೃಹಸ್ಥಾವಸ್ಥೆಯಲ್ಲಿ ತೀರ್ಥಂಕರ ಪರಮದೇವ, ಭರತಚಕ್ರವರ್ತಿ, ಸಗರಚಕ್ರವರ್ತಿ, ರಾಮಚಂದ್ರ, ಪಾಂಡವ  
ಮೌದಲಾದ ಮಹಾಪುರುಷರಿಗೆ ಇರುತ್ತದೆ, ಆದರೆ ಅವರಿಗೆ ಏತರಾಗಭಾರಿತ್ವವಿರುವುದಿಲ್ಲವೆನ್ನುವುದರಲ್ಲಿಯೇ  
ಪರಸ್ಪರ ವಿರೋಧವು ಬರುತ್ತದೆ ಅವರಿಗೆ ಏತರಾಗ ಭಾರಿತ್ವವಿದ್ದರೆ ಅವರನ್ನು ಅಸಂಯತವೆಂದು ಹೇಳಿರುವುದು  
ಅದು ಹೇಗೆ ಸಂಭವಿಸುತ್ತದೆ. ?

**ಉತ್ತರ :**- ಮಹಾಪುರುಷರಿಗೆ ‘ಶುದ್ಧಾತ್ಮನು ಉಪಾದೇಯನಿದಾನೆ’ಂಬ ಭಾವನಾರೂಪದ  
ನಿಶ್ಚಯಸಮ್ಯಕ್ತಾಷ್ಟೇ ವಿರುತ್ತದೆ, ಆದರೆ ಚಾರಿತ್ರಮೋಹದ ಉದಯದಿಂದ ಸ್ಥಿರತೆಯಿರುವುದಿಲ್ಲ, ವ್ರತಪ್ರತಿಜ್ಞೆಯ  
ಭಂಗವಾಗುವುದರಿಂದ ಅವರನ್ನು ಅಸಂಯತವೆಂದು ಹೇಳಿದೆ.

ಶುದ್ಧಾತ್ಮನ ಭಾವನೆಯಿಂದ ಚ್ಯಾತರಾಗುತ್ತ (ಶುದ್ಧಾತ್ಮನ ಭಾವನೆ ಉಳಿಯದಿರುವಾಗ) ಭರತ  
ಮೌದಲಾದವರು ಅರಹಂತ, ಖಿದ್ದರಂಧ ನಿರೋಜ ಪರಮಾತ್ಮರ ಗುಣಸ್ವವನ, ವಸ್ತುಸ್ವವನ, ರೂಪಸ್ವವನಾದಿಗಳನ್ನು  
ಮಾಡುತ್ತಾರೆ ಮತ್ತು ಅವರ ಚರಿತ್ರ-ಪುರಾಣಾದಿಗಳನ್ನು ಕೇಳುತ್ತಾರೆ. ಅವರ ಆರಾಧಕ ಪುರುಷರಾದಂಥ ಆಚಾರ್ಯ,  
ಉಪಾಧ್ಯಾಯ ಮತ್ತು ಸಾಧುಗಳಿಗೆ ವಿಷಯಕಷಾಯಗಳ ದ್ವಾರಾನದ ವಂಚನಾರ್ಥವಾಗಿ ಮತ್ತು ಸಂಶಾರಸ್ಥಿರತೆಯ  
ಭೇದನಾರ್ಥವಾಗಿ ದಾನಪೂಜಾದಿಗಳನ್ನು ಮಾಡುತ್ತಾರೆ. ಅದರಿಂದ ಆ ಶುಭರಾಗದ ಸಂಬಂಧದಿಂದ ಅವರು  
ಸರಾಗಸಮ್ಯಗ್ರಾಷಿಯಿದ್ದಾರೆ.

ಅವರ ಸರಾಗಸಮ್ಯಕ್ತಾಷ್ಟೇ ನಿಶ್ಚಯಸಮ್ಯಕ್ತಾಷ್ಟೇ ಹೆಸರು ಕೂಡ ಸಂಭವಿಸುತ್ತದೆ. ಹೇಗೆಂದರೆ ಆ  
ಏತರಾಗಭಾರಿತ್ವದ ಜತೆ ಅವಿನಾಭೂತವಾದ ನಿಶ್ಚಯಸಮ್ಯಕ್ತಾಷ್ಟೇ ಪರಂಪರೆಯಿಂದ ಸಾಧಕವಿದೆ. ವಾಸ್ತವಿಕವಾಗಿ

**ನೀನಾತ್ಮನನು ಯೋಗಿ ಮೂರ್ತಿರಹಿತ ಪರಮಾನಂದಸ್ವಭಾವ ।**

**ಜ್ಞಾನಮಯ ನಿತ್ಯನಿರಂಜನ ಮೇಣಾವನೆಂದು ನಿಶ್ಚಯದ ತಿಳಿ ॥೧೪॥**

**ಮೂರ್ತಿ-ವಿಹೀನಃ ಜ್ಞಾನಮಯಃ ಪರಮಾನಂದಸ್ವಭಾವಃ ।  
ನಿಯಮೇನ ಯೋಗಿನ್ ಆತ್ಮಾನಂ ಮನ್ಯಸ್ಯ ನಿತ್ಯಂ ನಿರಂಜನಂ ಭಾವಮ್ ॥೧೮॥**

ಮುತ್ತಿವಿಹೊಣಲು ಇತ್ಯಾದಿ । ಮುತ್ತಿವಿಹೊಣಲು ಅಮೂರ್ತಃ ಶುದ್ಧಾತ್ಮನೋ ವಿಲಕ್ಷಣಾಯಾ ಸ್ವರ್ಥ-  
ರಸಗಂಧವಣಾವತ್ಯಾ ಮೂರ್ತಾ ವಿಹೀನತ್ವಾತ್ ಮೂರ್ತಿ-ವಿಹೀನಃ । ಕಾಣಮಲು ಕ್ರಮಕರಣವ್ಯವಧಾನರಹಿತೇನ  
ಲೋಕಾಲೋಕಪ್ರಕಾಶಕೇನ ಕೇವಲಜ್ಞಾನೇನ ನಿವೃತ್ತತಾತ್ ಜ್ಞಾನಮಯಃ । ಪರಮಾಣಂದಸಹಾಲು  
ವೀತರಾಗಪರಮಾನಂದೈಕರೂಪಸುಖಾಮೃತರಸಾಸ್ತಾದೇನ ಸಮರಸಿಭಾವಪರಿಣಿತಸ್ವರೂಪತಾತ್ ಪರಮಾನಂದ-  
ಸ್ವಭಾವಃ । ಜೀಯಮಿಂ ಶುದ್ಧನಿಶ್ಚಯೇನ । ಜೋಜಿಯ ಹೇ ಯೋಗಿನ್ । ಅಪ್ಯ ತಮಿತ್ಯಂಭಾತಮಾತ್ಮಾನಂ ಮುಣಿ  
ಮನ್ಯಸ್ಯ ಜಾನಿಷಿ ತಪ್ಯಮ್ । ಪುನರಪಿ ಕಂವಿಶಿಷ್ಟಂ ಜಾನಿಷಿ । ಜಿಚ್ಚು ಶುದ್ಧದ್ವಾರ್ಥಿಕನಯೇನ ಟಂಕೋತ್ತೀರ್ಣ-  
ಜ್ಞಾಯಕ್ಕೆಕಸ್ವಭಾವತಾನ್ವಿತಪ್ಯಮ್ । ಪುನರಪಿ ಕಂವಿಶಿಷ್ಟಪ್ಯಮ್ । ಜಿರಂಜಣಿ ಮಿಥ್ಯಾತ್ಮರಾಗಾದಿ- ರೂಪಾಂಜನ-  
ರಹಿತತಾನ್ವಿರಂಜನಪ್ಯಮ್ । ಪುನಃ ಕಥಂಭಾತಮಾತ್ಮಾನಂ ಜಾನಿಷಿ । ಭಾಲು ಭಾವಂ ವಿಶಿಷ್ಟಪದಾರ್ಥಮ್ ಇತಿ ।  
ಅತ್ಯೈವಂಗುಣವಿಶಿಷ್ಟಃ ಶುದ್ಧತ್ವೈಪೋಷಾದೇಯ ಅನ್ಯದ್ವೇಯಮಿತಿ ತಾತ್ಪರ್ಯಾರ್ಥಃ ॥೧೮॥

ಸರಾಗಸಮ್ಯಕ್ತಪ್ರವೇಂದು ಹೇಳಲಾಗುತ್ತಿರುವ ಆ ಸಮ್ಯಕ್ತಪ್ರವ್ಯವಹಾರಸಮ್ಯಕ್ತಪ್ರವೇ ಇದೆಯೆಂಬುದು ಇಲ್ಲಿನ  
ಭಾವಾರ್ಥವಿದೆ.

ಅನಂತರ ನಾಲ್ಕು ದೋಹಾಸೂತ್ರಗಳಿಂದ ಜೀವಾದಿ ಆರುದ್ವವ್ಯಗಳಲ್ಲಿ ಕ್ರಮದಿಂದ ಪ್ರತಿಯೊಂದರ ಲಕ್ಷಣ  
ಹೇಳುತ್ತಾರೆ,-

### ಗಂಥ - ೧೮

**ಅನ್ಯಯಾರ್ಥ :**- [ಜೋಜಿಯ] ಎಲ್ಲೆ ಯೋಗಿಯೇ ! ನೀನು [ಜೀಯಮಿಂ] ಶುದ್ಧನಿಶ್ಚಯನಯದಿಂದ  
[ಅಪ್ಯ] ಆತ್ಮನನ್ನು [ಮುತ್ತಿವಿಹೊಣಲು] ಮೂರ್ತಿ-ರಹಿತ, [ಕಾಣಮಲು] ಜ್ಞಾನಮಯ, [ಪರಮಾಣಂದ  
- ಸಹಾಲು] ಪರಮಾನಂದಸ್ವಭಾವಪುಳ್ಳ, [ಜಿಚ್ಚು] ನಿತ್ಯ, [ಜಿರಂಜಣಿ] ನಿರಂಜನ [ಭಾಲು] ಮತ್ತು ವಿಶಿಷ್ಟ  
ಪದಾರ್ಥರೂಪವೇಂದು [ಮುಣಿ] ತಿಳಿದುಕೊಳ್ಳು.

**ಭಾವಾರ್ಥ :**- ಎಲ್ಲೆ ಯೋಗಿಯೇ ! ನೀನು ಶುದ್ಧನಿಶ್ಚಯನಯದಿಂದ ಆ ಆತ್ಮನನ್ನು ಅಮೂರ್ತಿ ಶುದ್ಧ  
ಆತ್ಮನಿಂದ ವಿಲಕ್ಷಣಾವಾದ ಸ್ವರ್ಥ, ರಸ, ಗಂಧ, ವಣಾವುಳ್ಳಮೂರ್ತಿಯಿಂದ ರಹಿತನಿರ್ವದರಿಂದ ಮೂರ್ತಿ-  
ರಹಿತನಿದಾನೆ, ಕ್ರಮ, ಕರಣ ಮತ್ತು ವ್ಯವಧಾನದಿಂದ ರಹಿತ ಲೋಕಾಲೋಕಪ್ರಕಾಶಕವಾದ ಕೇವಲಜ್ಞಾನದಿಂದ  
ರಚನೆಗೊಂಡವನಿರ್ವದರಿಂದ ಜ್ಞಾನಮಯನಿದಾನೆ, ಒಂದು ವೀತರಾಗಪರಮಾನಂದಪ್ರವೇ ರೂಪವಿರುವಂಥ  
ಸುಖಾಮೃತದ ರಸಾಸ್ತಾದದಿಂದ ಸ್ವರೂಪಸಮರಸಿಭಾವದಲ್ಲಿ ಪರಿಣಾಮಿಸಿರುವುದರಿಂದ ಪರಮಾನಂದ  
ಸ್ವಭಾವಪುಳ್ಳವನಿದಾನೆ, ಶುದ್ಧದ್ವಾರ್ಥಿಕನಯದಿಂದ ಒಂದು ಟಂಕೋತ್ತೀರ್ಣಜ್ಞಾಯಕಸ್ವಭಾವಪುಳ್ಳಪ-  
ನಿರ್ವದರಿಂದ ನಿತ್ಯನಿದಾನೆ, ಮಿಥ್ಯಾತ್ಮರಾಗಾದಿ ಅಂಜನರಹಿತನಿರ್ವದರಿಂದ ನಿರಂಜನನಿದಾನೆ ಮತ್ತು ವಿಶಿಷ್ಟ  
ಪದಾರ್ಥನಿದಾನೆಂದು ತಿಳಿದುಕೊಳ್ಳು.

ಇಂಥ ಗುಣಗಳು ಶುದ್ಧತ್ವನೇ ಉಷಾದೇಯನಿದ್ದು ಉಳಿದೆಲ್ಲವು ಹೇಯವಿವೆಯೆಂಬುದು ಇಲ್ಲಿನ  
ತಾತ್ಪರ್ಯಾರ್ಥವಿದೆ.

ಈಗ ಮತ್ತೆ ಹೇಳುತ್ತಾರೆ,-

ಅಥ -

ಪುಗ್ಗಲು ಭವಿಷ್ಯಹು ಮುತ್ತು ವಢ ಇಯರ ಅಮುತ್ತು ವಿಯಾಣಿ ।  
ಧಮ್ಮಾಧಮ್ಮು ವಿ ಗಯಿತಿಯಹಂ ಕಾರಣು ಪಭಣಿಹಿ ಜಾಣಿ ॥೧೯॥

ಪುದ್ಗಲಃ ಷಡ್ಭಿಧಃ ಮೂರ್ತಿಃ ವತ್ಸಿ ಇತರಾಣಿ ಅಮೂರ್ತಾನಿ ವಿಜಾನೀಹಿ ।  
ಧಮ್ಮಾಧಮ್ಮಾಪುಸಿ ಗತಿಸ್ಥಿತ್ಯೋಃ ಕಾರಣಂ ಪ್ರಭಣಂತಿ ಜ್ಞಾನಿನಃ ॥೨೦॥

ಪುಗ್ಗಲು ಇತ್ಯಾದಿ । ಪುಗ್ಗಲು ಪುದ್ಗಲದ್ವಾಂ ಭವಿಷ್ಯಹು ಷಡ್ಭಿಧಮ್ರೋ । ತದಾ ಚೋಕ್ತಮ್ರೋ-‘ಪುದ್ಧವೀ ಜಲಂ ಚ ಭಾಯಾ ಚಲಂದಿಯವಿಸಯ ಕಮ್ಮಾಪಾಲಗಾ । ಕಮ್ಮಾತೀದಾ ಏವಂ ಭಚ್ಯೇಯಾ ಪುಗ್ಗಲಾ ಹೋಂತಿ ॥’ ಏವಂ ತತ್ತ್ವಧಂ ಭವತಿ ಮುತ್ತು ಸ್ವರ್ವರಸಗಂಧವರ್ಣವತೀ ಮೂರ್ತಿರಿತಿ ವಚನಾನೂರ್ತಮ್ರೋ । ವಢ ವತ್ಸಿ ಪ್ರತ್ಯೇ । ಇಯರ ಇತರಾಣಿ ಪುದ್ಗಲಾತ್ ಶೇಷದ್ವಾಣಿ ಅಮುತ್ತು ಸ್ವಶಾರದ್ಭಾವಾದಮೂರ್ತಾನಿ ವಿಯಾಣಿ ವಿಜಾನೀಹಿ ತ್ವಮ್ರೋ । ಧಮ್ಮಾಧಮ್ಮು ವಿ ಧಮ್ಮಾಧಮ್ಮದ್ವಯಾಪುಸಿ ಗಜಿತಿಯಹಂ ಗತಿಸ್ಥಿತ್ಯೋಃ ಕಾರಣು ಕಾರಣಂ ನಿಮಿತ್ತಂ ಪಭಣಿಹಿಂ ಪ್ರಭಣಂತಿ ಕಥಯಂತಿ । ಕೇ ಕಥಯಂತಿ । ಜಾಣಿ ಏತರಾಗಸ್ವಸಂವೇದನಜ್ಞಾನಿನಃ ಇತಿ । ಅತ್ಯ ದ್ವಷ್ಟವ್ಯಮ್ರೋ । ಯದ್ವಾಪಿ ವಜ್ರವ್ಯಷಭನಾರಾಜಕಸಂಹನಸರೂಪೇಣ ಪುದ್ಗಲದ್ವಾಂ ಮುಕ್ತಿಗಮನಕಾಲೀ ಸಹಕಾರಿಕಾರಣಂ ಭವತಿ ತಥಾಪಿ ಧಮ್ಮದ್ವಾಂ ಚ ಗತಿಸಹಕಾರಿಕಾರಣಂ ಭವತಿ, ಅಧಮ್ಮ ದ್ವಾಂ ಚ ಲೋಕಾಗ್ರೇ ಸ್ಥಿತವ್ಯ ಸ್ಥಿತಿಸಹಕಾರಿಕಾರಣಂ ಭವತಿ । ಯದ್ವಾಪಿ ಮುಕ್ತಾತ್ಪದೇಶಮಧ್ಯೇ ಪರಸ್ಪರೈಕ್ಷೇತಾವಗಾಹೇನ ತಿಷ್ಣಂತಿ ತಥಾಪಿ ನಿಶ್ಚಯೀನ ವಿಶುದ್ಧ ಜ್ಞಾನದರ್ಶನಸ್ವಭಾವಪರಮಾತ್ಮಾನಃ ಸಕಾಶಾಧಿನ್ನಸ್ವರೂಪೇಣ ಮುಕ್ತಿ ತಿಷ್ಣಂತಿ । ತಥಾತ್ ಸಂಸಾರೇ ಚೇತನಾಕಾರಣಾನಿ ಹೇಯಾನೀತಿ ಭಾವಾಧರಃ ॥೨೧॥

ಗಾಥೆ - ೧೯

ಅನ್ವಯಾಧರಃ :- [ವಢ] ಎಲ್ಲೆ ವತ್ಸನೇ ! [ಪುಗ್ಗಲು ಭವಿಷ್ಯಹು] ಪುದ್ಗಲದ್ವಾಪು ಆರು ಪ್ರಕಾರದ್ವಿದೆ ಮತ್ತು [ಮುತ್ತು] ಮೂರ್ತಿಕವಿದೆ, [ಇಯರ] ಉಳಿದ ಐದು ದ್ವಾಗಳು [ಅಮುತ್ತು] ಅಮೂರ್ತಾವಿವೆಯೆಂದು [ವಿಯಾಣಿ] ತಿಳಿದುಕೊಳ್ಳು, [ಧಮ್ಮಾಧಮ್ಮು ವಿ ಗಯಿತಿಯಹಂ ಕಾರಣು] ಧಮ್ಮದ್ವಾಪು ಗತಿಗೆ ಮತ್ತು ಅಧಮ್ಮದ್ವಾಪು ಸ್ಥಿತಿಗೆ (ಲಾಂಗ್ವಿನ) ಕಾರಣವಿವೆ [ಜಾಣಿ]-ಎಂಬುದಾಗಿ ಜ್ಞಾನಿಗಳು [ಪಭಣಿಹಿಂ] ಹೇಳಿದ್ದಾರೆ.

ಭಾವಾಧರಃ :- ಪುದ್ಗಲದ್ವಾಪು ಆರು ಪ್ರಕಾರದ್ವಿದೆ. ಪುದ್ಗಲದ್ವಾಪು ಆರುಭೇದಗಳನ್ನು ಪಂಚಾಂತಿಕಾಯದ ಒಟನೇ ಗಾಢೆಯಲ್ಲಿ ಹೇಳಿಗೆ ಹೇಳಿದೆ, ಪ್ರದ್ರಿಷ್ಟಿ, ಜಲ, ಭಾಯಿ, ಕಣ್ಣಿನಹೊರತಾಗಿ ನಾಲ್ಕು ಇಂದಿಯದ ವಿಷಯಗಳು, ಕರ್ಮವರಗ್ರಣ ಮತ್ತು ಪರಮಾಣವೆಂದು ಆರು ವಸ್ತುಗಳಿಂದ ಪುದ್ಗಲದ ಆರುಭೇದಗಳನ್ನು ತಿಳಿದುಕೊಳ್ಳಬೇಕು. ಎಂದರೆ ಬಾದರಬಾದರ, ಬಾದರ, ಬಾದರಸೂಕ್ಷ್ಮ, ಸೂಕ್ಷ್ಮಬಾದರ, ಸೂಕ್ಷ್ಮ ಮತ್ತು ಸೂಕ್ಷ್ಮಸೂಕ್ಷ್ಮವೆಂದು ಆರು ಪ್ರಕಾರದ ಪುದ್ಗಲವಿವೆ.

ಕಂದ ಪುದ್ಗಲಾರುವಿಧ ಮೂರ್ತಿಕವಿದ್ಯುಲಿದವಮೂರ್ತವೆಂದರಿ ।  
ಸಂದಧಮ್ಮಾಧಮ್ಮಾಗತಿಸ್ಥಿತಿ ಹೇತುವೆಂದು ಬುಧರು ಹೇಳಿರು ॥೨೨॥

ಅಥ-

ದವ್ವಾಣ ಸಯಲಜ್ಞ ಉಪರಿ ತಿಯಜ್ಞ ಶೀಯಮೇ ಜಾಸು ವಸಂತಿ ।  
ತಂ ನಿಹು ದವ್ವಾಣ ವಿಯಾಣ ತುಹುಂ ಜಿಣವರ ಏಲು ಭಣಂತಿ ॥೨೦॥

ದ್ರವ್ಯಾಣ ಸಕಲಾನಿ ಉದರೇ ಸ್ಥಿತಾನಿ ನಿಯಮೇನ ಯಸ್ಯ ವಸಂತಿ ।  
ತತ್ ನಭಃ ದ್ರವ್ಯಂ ವಿಜಾನೀಹಿ ತ್ವಂ ಜಿನವರಾ ಏತದ್ ಭಣಂತಿ ॥೨೦॥

ದವ್ವಾಣಂ ದ್ರವ್ಯಾಣಿ । ಕತಿಸಂಖೋಪೇತಾನಿ । ಸಯಲಜ್ಞಂ ಸಮಸ್ತಾನಿ ಉಪರಿ ಉದರೇ ತಿಯಜ್ಞಂ ಸ್ಥಿತಾನಿ ನಿಯಮೇಂ ನಿಶ್ಚಯೇನ ಜಾಸು ಯಸ್ಯ ವಸಂತಿ ಆಧಾರಾಧೀಯಭಾವೇನ ತಿಷ್ಟಂತಿ ತಂ ತತ್ ನಭ ಆಕಾಶದ್ವಾಣಂ ವಿಯಾಣ ವಿಜಾನೀಹಿ ತುಹುಂ ತ್ವಂ ಹೇ ಪ್ರಭಾಕರಭಟ್ಟ ಜಿಣವರ ಜಿನವರಾಃ ಏತರಾಗ-ಸರ್ವಜ್ಞಾಃ ಏಲು ಭಣಂತಿ ಏತದ್ವಣಂತಿ ಕಥಯಂತೀತಿ । ಅಯಮತ್ ತಾತ್ಪರ್ಯಾರ್ಥಃ । ಯದ್ಯಾಪಿ ಪರಸ್ಪರೈಕ-ಕ್ಷೇತ್ರಾವಾಗೇನ ತಿಷ್ಟತ್ವಾಕಾಶಂ ತಫಾಟಿ ಸಾಕ್ಷಾದುಪಾದೇಯಭಾತಾದನಂತಸುಖಸ್ವರೂಪಾತ್ಮರಮಾತ್ಮನಃ ಸಕಾಶಾದತ್ಯಂತಭಿನ್ನತಾದ್ವೇಯಮಿತಿ ॥೨೦॥

‘ಯಾವುದು ಸ್ವರ್ತ, ರಸ, ಗಂಧ, ವಣಿವುಳ್ಳದ್ದಿದೆ ಅದು ಮೂರ್ತವಿದೆ’ಯೆಂಬ ಆಗಮದ ವಚನಾನುಸಾರವಾಗಿ ಅದು ಮೂರ್ತವಿದೆ; ಪುದ್ಗಲವನ್ನ ಹೊರತುಪಡಿಸಿ ಉಳಿದ ಇದು ದ್ರವ್ಯಗಳಿಗೆ ಸ್ವರ್ತ ಮೌದಲಾದವುಗಳ ಅಭಾವವಿರುವುದರಿಂದ ಅವು ಅಮೂರ್ತವಿವೆಯೆಂದು ಎಲ್ಲೆ ವತ್ಸನೇ ! ನೀನು ತಿಳಿದುಕೊಳ್ಳು. ಧರ್ಮದ್ರವ್ಯವು ಗತಿಗೆ ಮತ್ತು ಅಧರ್ಮದ್ರವ್ಯವು ಸ್ಥಿತಿಗೆ ಉದಾಸೀನ ಕಾರಣವಿವೆಯೆಂದು ಏತರಾಗಸ್ವಸಂಪೇದನವುಳ್ಳ ಜ್ಞಾನಿಗಳು ಹೇಳಿದ್ದಾರೆ.

ಪುದ್ಗಲದ್ರವ್ಯವು ವಜ್ರವೃಷಭನಾರಾಚಸಂಹನನರೂಪದಿಂದ ಮುಕ್ತಿಗಮನದ ಕಾಲದಲ್ಲಿ ಸಹಕಾರೀ ಕಾರಣವಿದೆ, ಆದಾಗೂ ಧರ್ಮದ್ರವ್ಯವು ಕೂಡ ಗತಿಯಲ್ಲಿ ಸಹಕಾರೀಕಾರಣವಿದೆ, ಅಧರ್ಮದ್ರವ್ಯವು ಕೂಡ ತೋಕಾಗ್ರದಲ್ಲಿ ಸ್ಥಿರವಾಗಲು ಸಿದ್ಧರಿಗೆ ಸ್ಥಿತಿಯಲ್ಲಿ ಸಹಕಾರೀ ಕಾರಣವಿದೆ.

ಈ ಎಲ್ಲದ್ರವ್ಯಗಳು ಮುಕ್ತಾತ್ಮನ ಪ್ರದೇಶದಲ್ಲಿ ಏಕಕ್ಷೇತ್ರಾವಾಹದಿಂದ ಇರುತ್ತಿದ್ದರೂ ಕೂಡ ನಿಶ್ಚಯದಿಂದ ಅವು ಮುಕ್ತಿಯಲ್ಲಿ ವಿಶುದ್ಧಜ್ಞಾನ, ವಿಶುದ್ಧದರ್ಶನ ಸ್ಥಭಾವವಿರುವಂಥ ಪರಮಾತ್ಮನಿಂದ ಭಿನ್ನ ಭಿನ್ನ ಸ್ವರೂಪದಿಂದಿರುತ್ತವೆ. ಮತ್ತು ಈ ಸಂಸಾರದಲ್ಲಿ ಚೀತನದ ಕಾರಣಗಳು (ನಿಮಿತ್ತ ಕಾರಣಗಳು) ಇರುತ್ತವೆಂಬುದು ಇಲ್ಲಿನ ಭಾವಾರ್ಥವಿದೆ.

ಈಗ ಆಕಾಶದ ಸ್ವರೂಪ ಹೇಳುತ್ತಾರೆ,-

### ಗಾಥ - ೨೦

ಅನ್ವಯಾರ್ಥ :- [ಜಾಸು ಉಪರಿ] ಯಾವುದರ ಒಳಗೆ [ಸಯಲಜ್ಞಂ ದವ್ವಾಣಂ] ಸಮಸ್ತ ದ್ರವ್ಯಗಳು [ತಿಯಜ್ಞಂ] ಸ್ಥಿರವಾಗಿವೆ, [ಶೀಯಮೇಂ] ನಿಶ್ಚಯದಿಂದ [ವಸಂತಿ] ಆಧಾರ-ಆಧೀಯಭಾವದಿಂದ ವಾಸಿಸುತ್ತವೆ

ಯಾವುದರಲ್ಲ ಸಕಲದ್ರವ್ಯ ಸ್ಥಿರವಿವೆ ನಿಶ್ಚಯದಿ ವಾಸಿಸಿವೆ ।  
ನೀವದನಾಕಾಶದ್ರವ್ಯವೆಂದರಿಯೆಂದು ಜಿನವರ ಪೇಳುದು ॥೨೦॥

ಅಥ -

ಕಾಲು ಮುಣೆಜ್ಞಹಿ ದವ್ವು ತುಹು ವಟ್ಟಣ-ಲಕ್ಷಣು ಏಲು |  
ರಯಣಹ ರಾಸಿ ವಿಭಿಣ್ಣ ಜಿಮು ತಸು ಅಣುಯಹ ತಹ ಭೇಳು ||೨೧||

ಕಾಲಂ ಮನ್ಯಸ್ಸದ್ವವ್ಯಂ ತ್ವಂ ವರ್ತನಾಲಕ್ಷಣಂ ಏತತ್ |  
ರತ್ನಾನಾಂ ರಾಶಿಃ ವಿಭಿನ್ನಃ ಯಥಾ ತಸ್ಯ ಅಣೂನಾಂ ತಥಾ ಭೇದಃ ||೨೧||

ಕಾಲು ಇತ್ಯಾದಿ | ಕಾಲು ಕಾಲಂ ಮುಣೆಜ್ಞಹಿ ಮನ್ಯಸ್ಸಜಾನೀಹಿ | ಕಿಂ ಜಾನೀಹಿ | ದವ್ವುಕಾಲಸಂಜ್ಞಂ ದ್ವವ್ಯಮ್ | ಕಥಂಭೂತಮ್ | ವಟ್ಟಣಲಕ್ಷಣ ವರ್ತನಾಲಕ್ಷಣಂ ಸ್ವಯಂಮೇವ ಪರಿಣಮವಾಣಾನಾಂ ದ್ವವ್ಯಾಣಾಂ ಬಹಿರಂಗಸಹಕಾರಿಕಾರಣಮ್ | ಕಿಂದದಿತಿ ಚೀತ್ | ಕುಂಭಕಾರಚಕ್ರಸ್ಯಾಧಸ್ತನತಿಲಾವದಿತಿ | ಏಲು ಏತತ್ ಪ್ರತ್ಯಕ್ಷೀಭೂತಂ ತಸ್ಯ ಕಾಲದ್ವವ್ಯಸ್ಯಾಸಂಖೀಯಪ್ರಮಿತಸ್ಯ ಪರಸ್ಪರಭೇದವಿಷಯೀ ದೃಷ್ಟಾಂತಮಾಹ | ರಯಣಹಂ ರಾಸಿ ರತ್ನಾನಾಂ ರಾಶಿಃ | ಕಥಂಭೂತಃ | ವಿಭಿಣ್ಣ ವಿಭಿನ್ನಃ ವಿಶೇಷೇಣ ಸ್ವರೂಪವ್ಯವಥಾನೇನ ಭಿನ್ನಃ ಜಿಮು ಯಥಾ ತಸು ತಸ್ಯ ಕಾಲದ್ವವ್ಯಸ್ಯ ಅಣುಯಹಂ ಅಣೂನಾಂ ಕಾಲಾಣೂನಾಂ ತಹ ತಥಾ ಭೇಳು ಭೇದಃ ಇತಿ | ಅತ್ಯಾಹ ಶಿಷ್ಯಃ | ಸಮಯ ಏವ ನಿಶ್ಚಯಕಾಲಃ, ಅನ್ಯನಿಶ್ಚಯಕಾಲಸಂಜ್ಞಂ ಕಾಲದ್ವವ್ಯಂ ನಾಸ್ತಿ | ಅತ್ಯ ಪರಿಹಾರಮಾಹ ಸಮಯಸ್ತಾವತ್ಪರ್ಯಾಯಃ ಕಸ್ಯಾತ್ | ವಿನಶ್ಚರತ್ವಾತ್ | ತಥಾ ಚೋಕ್ತಂ ಸಮಯಸ್ಯ ವಿನಶ್ಚರತ್ವಮ್ - ‘ಸಮುಂ

[ತಂ] ಅದನ್ನು [ತುಹುಂ] ನೀನು [ಣಹು ದವ್ವು] ಆಕಾಶದ್ವವ್ಯವೆಂದು [ವಿಯಾಣಿ] ತಿಳಿದುಕೊಳ್ಳು. [ಏಹು] ಈ ಪ್ರಕಾರ [ಜಣವರ ಭಣಂತಿ] ಎಲ್ಲೆ ಪ್ರಭಾಕರಭಟ್ಟನೇ ! ಜಿನವರ ಎಂದರೆ ವೀತರಾಗಸವಂಜ್ಞ ದೇವರು ಹೇಳಿದ್ದಾರೆ. (ಲೋಕಾಕಾಶವು ಆಧಾರವಿದ್ದರೆ ಉಳಿದ ಸಮಸ್ತ ದ್ವವ್ಯಗಳು ಆಧೇಯವಿವೆ.)

ಭಾವಾಧಾರ :- ಆ ಸಮಸ್ತ ದ್ವವ್ಯಗಳು ಪರಸ್ಪರ ಏಕಕ್ಷೇತ್ರವಾಹದಿಂದ ಆಕಾಶದಲ್ಲಿ ವಾಸಿಸುತ್ತಿದ್ದರೂ ಕೂಡ ಆ ಆಕಾಶವು ಪ್ರತ್ಯಕ್ಷ ಉಪಾದೇಯಭೂತನೂ, ಅನಂತ ಚತುಷ್ಪಾಯಸ್ವರೂಪನೂ ಆದ ಪರಮಾತ್ಮನಿಂದ ಅತ್ಯಂತ ಭಿನ್ನವಿರುವುದರಿಂದ ಹೇಯವಿದೆ.

ಈಗ ಕಾಲದ್ವವ್ಯದ ವ್ಯಾಖ್ಯಾನ ಮಾಡುತ್ತಾರೆ,-

ಗಾಢे - ೨೧

ಅನ್ಯಯಾಧಾರ :- ಎಲ್ಲೆ ವತ್ಸನೇ ! [ತುಹುಂ] ನೀನು [ವಟ್ಟಣ-ಲಕ್ಷಣ] ವರ್ತನಾಲಕ್ಷಣವುಳ್ಳ ದ್ವವ್ಯವನ್ನು [ಕಾಲು ದವ್ವು] ಕಾಲನಾಮದ ದ್ವವ್ಯವೆಂದು [ಮುಣೆಜ್ಞಹಿ] ತಿಳಿದುಕೊಳ್ಳು. [ಏಲು] ಈ ಕಾಲದ್ವವ್ಯದ ಅಸಂಖ್ಯ ಪ್ರದೇಶಗಳು ಭಿನ್ನಭಿನ್ನವಿವೆ. ಹೇಗೆಂದರೆ - [ಜಿಮು] ಯಾವ ಪ್ರಕಾರ [ರಯಣಹಂ ರಾಸಿ] ರತ್ನಗಳ ರಾಶಿಯು [ವಿಭಿಣ್ಣ] ಭಿನ್ನಭಿನ್ನವಿದೆ [ತಹ] ಅದೇ ಪ್ರಕಾರ [ತಸು ಅಣುಯಹಂ ಭೇಳು] ಕಾಲದ್ವವ್ಯದ ಅಣುಗಳು ಪರಸ್ಪರ ಭಿನ್ನವಿವೆ.

ನೀ ವರ್ತನಾಲಕ್ಷಣವುಳ್ಳದನು ಕಾಲದ್ವವ್ಯವೆಂದರಿ ಅದು |  
ಆ ವಿಭಿನ್ನರತ್ನರಾಶಿಯಂತೆ ಅದರಣಾಗಳ ಭೇದವಿರುವುದು ||೨೧||

ಉಪ್ಪಣಿದ್ವಂಸಿ' ಇತಿ । ಸ ಚ ಪರ್ಯಾಯೋ ದ್ರವ್ಯಂ ವಿನಾ ನ ಭವತಿ । ಕಸ್ಯ ದ್ರವ್ಯಸ್ಯ ಭವತೀತಿ ವಿಚಾರ್ಯತೋ ಯದಿ ಪ್ರದಲದ್ರವ್ಯಸ್ಯ ಪರ್ಯಾಯೋ ಭವತಿ ತರ್ಹಿ ಪ್ರದಲಪರಮಾಣಿಪಿಂಡನಿಷ್ಪಾಂತರಾಜ್ಯಾಂಶಾದಯೋ ಯಥಾ ಮೂರ್ತಾ ಭವತಂತಿ ತಥಾ ಅಣೋರಣಿಂತರವ್ಯತಿಕ್ರಮಣಾಜ್ಞಾತಃ ಸಮಯಃ, ಚಕ್ಷುಃಸಂಪುಟವಿಫುಟನಾಜ್ಞಾತೋ ನಿಮಿಷಃ, ಜಲಭಾಜನಹಸ್ತಾದಿವ್ಯಾಪಾರಾಜ್ಞಾತಾ ಫುಟಿಕಾ, ಆದಿತ್ಯಬಿಂಬದರ್ಶನಾಜ್ಞಾತೋ ದಿವಸಃ, ಇತ್ಯಾದಿ ಕಾಲಪರ್ಯಾಯೋ ಮೂರ್ತಾ ದೃಷ್ಟಿವಿಷಯಾಃ ಪ್ರಾಗ್ನಂತಿ । ಕಸ್ಯಾತ್ । ಪ್ರದಲದ್ರವ್ಯೋಪಾದಾನಕಾರಣಾಜ್ಞಾತ್ತಾದ್ರಾಫಂ ಹಾಜಿದವತ್ ಇತಿ । ತಥಾ ಚೋಕ್ತಮಾ । ಉಪಾದಾನಕಾರಣಸದೃಶಂ ಕಾರ್ಯಂ ಭವತಿ । ಮೃತ್ವಿಂಡಾದ್ಯಾಪಾದಾನಕಾರಣಜನಿತಫುಟಾದಿವದೇವ ನ ಚ ತಥಾ ಸಮಯನಿಮಿಷಫುಟಿಕಾದಿವಸಾದಿಕಾಲಪರ್ಯಾಯೋ ಮೂರ್ತಾ ದೃಶ್ಯಂತೇ । ಯೈಃ ಪುನಃ ಪ್ರದಲಪರಮಾಣಿಮಂದಗತಿಗಮನನಯನಪ್ರಾಟವಿಫುಟಿನಜಲಭಾಜನಹಸ್ತಾದಿವ್ಯಾಪಾರಿನಕರಬಿಂಬಗಮನಾದಿಭಿಃಪ್ರದಲಪರ್ಯಾಯಭೋತ್ಯೇಃತ್ರಯಾವಿಶೇಷಃ ಸಮಯಾದಿಕಾಲಪರ್ಯಾಯೋಃ ಪರಿಣಿತ್ಯಂತೇ, ತೇ ಚಾಣಿವ್ಯತಿಕ್ರಮಣಾದಯಃ ತೇವಾಮೇವ ಸಮಯಾದಿ- ಕಾಲಪರ್ಯಾಯಾಣಂ ವ್ಯಕ್ತಿನಿಮಿತ್ತತ್ವೇನ ಬಹಿರಂಗಸಹಕಾರಿಕಾರಣಭೂತಾ ಏವ ಜ್ಞಾತವ್ಯಾ ನ ಚೋಪಾದಾನ- ಕಾರಣಭೂತಾ ಫುಟೋತ್ಪತ್ತತ್ವಾಕುಂಭಕಾರಚಕ್ರಚೀವರಾದಿವತ್ । ತಸ್ಯಾದ್ ಜ್ಞಾಯತೇ ತತ್ತಾಲದ್ರವ್ಯಮಮೂರ್ತಮವಿನಶ್ವರಮಸ್ತಿತಿ ತಸ್ಯ ತತ್ಪರ್ಯಾಯಾಃ ಸಮಯನಿಮಿಷಾದಯಃ ಇತಿ । ಅತ್ಯೇದಂ ತು ಕಾಲದ್ರವ್ಯಂ ಸರ್ವಪ್ರಕಾರೋಪಾದೇಯಭೂತಾತ್ ಶುದ್ಧಬುದ್ಧೀಕಸ್ಯಭಾವಾಜ್ಞಿವದ್ವಾಧಿಷ್ಣತಾಧೀಯಮಿತಿ ತಾತ್ಪರ್ಯಾಧರಃ॥೧೧॥

**ಭಾವಾರ್ಥ :-** ಎಲ್ಲೆ ಭವ್ಯನೇ ! ವರ್ತನಾಲಕ್ಷಣವುಳ್ಳ ಈ ಪ್ರಶ್ನೆವಿರುವ ಕಾಲನಾಮದ ದ್ರವ್ಯವನ್ನು ನೀನು ತಿಳಿದುಕೊಳ್ಳು. ಎಂದರೆ ಯಾವ ಪ್ರಕಾರ ಕುಂಭಕಾರನ ಚಕ್ರವನ್ನು ತಿರುಗಿಸಲು ಅದರ ಕೆಳಗಿನ ಪಾಷಾಣದ ಸ್ತುರವು ಬಹಿರಂಗ ಸಹಕಾರಿ ಕಾರಣವಿದೆ ಅದೇ ಪ್ರಕಾರ ತಾವಾಗಿ ಪರಿಣಾಮಸುತ್ತಿರುವ ದ್ರವ್ಯಗಳಿಗೆ ಅವುಗಳ ಪರಿಣಾಮನದಲ್ಲಿ ಕಾಲದ್ರವ್ಯವು ಬಹಿರಂಗ ಸಹಕಾರಿ ಕಾರಣವಿದೆ.

ಕಾಲದ್ರವ್ಯದ ಅಸಂಖ್ಯಪ್ರದೇಶಗಳ ಪರಸ್ಪರ ಭೇದದ ವಿಷಯದಲ್ಲಿ ದೃಷ್ಟಾಂತ ಹೇಳುತ್ತಾರೆ. ಯಾವ ಪ್ರಕಾರ ರತ್ನಗಳ ರಾಶಿಯು ವಿಭಿನ್ನವಿದೆ ಎಂದರೆ ಎಲ್ಲ ರತ್ನಗಳು ತಮ್ಮ ತಮ್ಮ ವಿಶೇಷ ಸ್ಥರಾಪ ವ್ಯವಧಾನದಿಂದ ಸ್ಥರಾಪದ ಭಿನ್ನತೆಯಿಂದ ಬೇರೆ ಬೇರೆಯಿಲ್ಲವೆ ಅದೇ ಪ್ರಕಾರ ಕಾಲದ್ರವ್ಯದ ಅಸಂಖ್ಯ ಅಣುಗಳೆಲ್ಲವು ಪರಸ್ಪರ ಬೇರೆಯಿಲ್ಲವೆ.

**ಪ್ರಶ್ನೆ :-** ಸಮಯವೇ ನಿಶ್ಚಯಕಾಲವಿದೆ, ಅನ್ಯ ನಿಶ್ಚಯಕಾಲನಾಮದ ದ್ರವ್ಯವಿಲ್ಲವಲ್ಲವೇ ?

**ಉತ್ತರ :-** ಸಮಯವಂತೂ ವಿನಶ್ವರವಿರುವದರಿಂದ ಪರ್ಯಾಯವಿದೆ. ಶ್ರೀ ಪಂಚಾಸ್ತಿಕಾಯದಲ್ಲಿ 'ಉಪನಿಷದ್ವಂಸಿ'ಯೆಂದು ಸಮಯದ ವಿನಶ್ವರತೆಯನ್ನ ಹೇಳಿದೆ ಎಂದರೆ ಸಮಯವು ಉಪನಿಷದಾಗುತ್ತದೆ ಮತ್ತು ನಾಶಮೌಂದುತ್ತದೆ.

ಮತ್ತು ಆ ಪರ್ಯಾಯವು ದ್ರವ್ಯವಿಲ್ಲದೆ ಇರುವುದಿಲ್ಲ. ಈಗ ಸಮಯವು ಯಾವ ದ್ರವ್ಯದ ಪರ್ಯಾಯವಿದೆಯೆಂಬುದನ್ನು ವಿಚಾರಿಸಬೇಕಾಗುವುದು. ಆ ಸಮಯವು ಪ್ರದಲದ್ರವ್ಯದ ಪರ್ಯಾಯವಿದ್ದರೆ ಪ್ರದಲಪರಮಾಣಿ ಹಿಂಡಿದಿಂದ ರಚನೆಗೊಂಡ ಫುಟಾದಿಗಳು ಯಾವ ಪ್ರಕಾರ ಮೂರ್ತವಿದೆ ಅದೇ ಪ್ರಕಾರ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದವರೆಗೆ ಪರಮಾಣಿವಿನ ಗಮನದಿಂದ ಉಪನಿಷದಾಗುವ ಸಮಯವು, ಕಣ್ಣಗಳ ಮುಚ್ಚುವಿಕೆ-ತೆರೆಯುವಿಕೆಯಿಂದ ಉಪನಿಷದಾಗುವ ನಿಮಿಷ ಗಳಿಗೆಬಂಡಿಲ್ಲ ಮತ್ತು ಹಸ್ತಾದಿಗಳ ವ್ಯಾಪಾರದಿಂದ ಉಪನಿಷದಾಗುವ ಗಳಿಗೆ, ಸೂರ್ಯನ ಬಿಂಬದ ಉದಯದಿಂದ ಉಪನಿಷದಾಗುವ ದಿವಸ ಇವೇ

ಅಥ ಜೀವಪುದ್ಗಲಕಾಲದ್ವಾಣಿ ಮುಕ್ತಾಂಶೇಷಧರ್ಮಾಧರ್ಮಾಕಾಶಾನ್ಯೇಕದ್ವಾಣಿತಿ ನಿರೂಪಯತ್ತಿ-

ಜೀಲು ವಿ ಪುಗ್ಗಲು ಕಾಲು ಜಿಯ ಏ ಮೇಲ್ಲೇವಿಣಿ ದವ್ವಾ |

ಇಯರ ಅವಿಂಡ ವಿಯಾಣಿ ತುಹು ಅಪ್ಪ-ಪರಿಸಹಿ ಸವ್ವಾ ||೨೭||

ಜೀವೋಽಪಿ ಪುದ್ಗಲಃ ಕಾಲಃ ಜೀವ ಏತಾನಿ ಮುಕ್ತಾಂಶೇಷಧವ್ವಾಣಿ ||

ಇತರಾಣಿ ಅವಿಂಡಾನಿ ವಿಜಾನೀಹಿ ಶಂ ಆತ್ಮಪ್ರದೇಶೇಃ ಸವಾಣಿಃ ||೨೮||

ಜೀಲು ವಿ ಇತ್ಯಾದಿ | ಜೀಲು ವಿ ಜೀವೋಽಪಿ ಪುಗ್ಗಲು ಪುದ್ಗಲಃ ಕಾಲು ಕಾಲಃ ಜಿಯ ಹೇ ಜೀವ ಏ ಮೇಲ್ಲೇವಿಣಿ ಏತಾನಿ ಮುಕ್ತಾಂಶೇಷಧವ್ವಾಣಿ ಇಯರ ಇತರಾಣಿ ಧರ್ಮಾಧರ್ಮಾಕಾಶಾನಿ ಅವಿಂಡ ಅವಿಂಡ ದ್ವಾಣಿ ವಿಯಾಣಿ ವಿಜಾನೀಹಿ ತುಹುಂ ಶಂ ಹೇ ಪ್ರಭಾಕರಭಟ್ಟ | ಕೈಃ ಕೃತ್ಯಾಖಿಂಡಾನಿ ವಿಜಾನೀಹಿ |

ಮೊದಲಾದ ಕಾಲ ಪರಯಾರ್ಥಿಗಳು ಮೂರ್ತಿವಾಗಬೇಕಾಗುವುದು, ಮತ್ತು ಮೂರ್ತಿವಾಗುವುದರಿಂದ ದೃಷ್ಟಿಯ ವಿಷಯವಾಗಬೇಕಾಗುವುದು, ಏಕೆಂದರೆ ಅವನ್ನು ಪುದ್ಗಲದ್ವಾದ ಉಪಾದಾನಕಾರಣದಿಂದ ಉತ್ಸಂಘಾದುವೆಂದು ಮನ್ವಿಸಲಾಗಿದೆ. ಮತ್ತು ‘ಉಪಾದಾನಕಾರಣದ ಸಮಾನವಾಗಿಯೇ ಕಾರ್ಯವಾಗುತ್ತದೆ’ಯಿಂದು ಹೇಳಲಾಗಿದೆ. ಹೇಗೆಂದರೆ ಮೃತ್ಯುಕೆಯ ಒಂಡದ ಉಪಾದಾನಕಾರಣದಂತೆ ಫಟದಕಾರ್ಯವು ಮೂರ್ತಿವಾಗಿದೆ, ಆದರೆ ಅದರಂತೆ ಸಮಯ, ನಿಮಿಷ, ಗಳಿಗೆ, ದಿವಸ ಮೊದಲಾದ ಕಾಲಪರಯಾರ್ಥಿಗಳು ಮೂರ್ತಿವಾಗಿ ಕಂಡುಬರುವುದಿಲ್ಲ.

ಮತ್ತು ಮಂದಗತಿಯಿಂದ ಪುದ್ಗಲಪರಮಾಣುವಿನ ಗಮನ, ನರುನಪ್ರಾಣವಿಷಣುನ ಎಂದರೆ ಕಣ್ಣಗಳ ಎವೆ ಮುಚ್ಚುವುದು, ಗಳಿಗೆ ಬಟ್ಟಲು ಮತ್ತು ಹಸ್ತಾದಿಗಳ ವ್ಯಾಪಾರ, ಸೂರ್ಯಚಿಂಬದ ಗಮನ ಮೊದಲಾದ ಪುದ್ಗಲ ಪರಯಾರ್ಥಿಗಳು ಏಂದರೆ ಕ್ರಿಯಾ ವಿಶೇಷಗಳಿಂದ ಸಮಯ ಮೊದಲಾದಕಾಲಪರಯಾರ್ಥಿಗಳು ತಿಳಿದು ಬರುತ್ತವೆ ಆ ಪರಮಾಣುವಿನ ವ್ಯಾತಿಕ್ರಮ ಮೊದಲಾದ ಕ್ರಿಯಾವಿಶೇಷಗಳನ್ನು ಕಾಲದ ಆ ಸಮಯ ಮೊದಲಾದ ಪರಯಾರ್ಥಿಗಳನ್ನೇ ಪ್ರಕಟಿಸುವಾಗ ನಿಮಿತ್ತದೂಪದಿಂದ ಕೇವಲ ಬಹಿರಂಗ ಸಹಕಾರಿ ಕಾರಣ ಭೂತವೆಂದೇ ತಿಳಿಯಬೇಕು, ಆದರೆ ಯಾವ ಪ್ರಕಾರ ಕೊಡದ ಉತ್ಪತ್ತಿಯಲ್ಲಿ ಕುಂಭಕಾರ, ಕುಂಭಕಾರನ ಚಕ್ರ, ವಸ್ತು ಮೊದಲಾದವು ಉಪಾದಾನ ಕಾರಣಗಳಿಲ್ಲ, ಅದೇ ಪ್ರಕಾರ ಅವನ್ನು ಉಪಾದಾನ ಕಾರಣಭೂತವೆಂದು ತಿಳಿದುಕೊಳ್ಳಬಾರದು. ಆದುದರಿಂದ ಆ ಕಾಲದ್ವಾದ್ವಾ ಅಮೂರ್ತಿ ಹಾಗೂ ಅವಿನಶ್ಚರವಿದೆಯಿಂದು ತಿಳಿದುಬರುತ್ತದೆ. ಸಮಯ, ನಿಮಿಷ ಮೊದಲಾದವು ಕಾಲದ್ವಾದ್ವಾ ಪರಯಾರ್ಥಿಗಳಿವೆ.

ಈ ಕಾಲದ್ವಾದ್ವಾ ಕೂಡ ಎಲ್ಲ ಪ್ರಕಾರದಿಂದ ಉಪಾದೇಯಭೂತವೂ ಮತ್ತು ಒಂದು ಶುದ್ಧ-ಸ್ವಭಾವವಿರುವಂಥ ಜೀವದ್ವಾದಿಂದ ಭಿನ್ನವಿರುವುದರಿಂದ ಹೇಯವಿದೆಯಿಂಬುದು ಇಲ್ಲಿನ ತಾಪಯಾರ್ಥಕಾರಿಗಿಂತಿರುತ್ತದೆ.

ಜೀವ, ಪುದ್ಗಲ ಮತ್ತು ಕಾಲ ಈ ಮೂರು ದ್ವಾರ್ಪಾಗಳನ್ನು ಹೊರತುಪಡಿಸಿ ಉಳಿದ ಧರ್ಮ, ಅಧರ್ಮ ಮತ್ತು ಆಕಾಶ ಈ ಮೂರು ದ್ವಾರ್ಪಾಗಳು ಒಂದೇ ಇವೆಯಿಂದು ಹೇಳುತ್ತಾರೆ,-

ಎಲೆ ಜೀವ ನೀನು ಜೀವ-ಪುದ್ಗಲ ಕಾಲದ್ವಾರ್ಪಾಗಳನು ಬಿಟ್ಟು |

ಉಳಿದೆಲ್ಲವುಗಳನು ಆತ್ಮಪ್ರದೇಶದಿಂದವಿಂಡವೆಂದರಿ ||೨೯||

ಅಪ್ಸಪರಸಹಿಂ ಅತ್ಯಪ್ರದೇಶೀಃ । ಕತಿಸಂಖೋಚೇತಾನಿ ಸವ್ವ ಸವಾರಣೆ ಇತಿ । ತಥಾಹಿ । ಜೀವದ್ವಾಣಿ ಪೃಥಕ್ ಪೃಥಕ್ ಜೀವದ್ವಾಗಣನೇನಾನಂತಸಂಖ್ಯಾನಿ ಪುದ್ದಲದ್ವಾಣಿ ತೇಭೋತಪ್ಯನಂತಗುಣಾನಿ ಭವಂತಿ । ಧರ್ಮಾ-  
ಧರ್ಮಾಕಾಶಾನಿ ಬುನರೇಕದ್ವಾಣಿ ವೇತಿ । ಅತ್ಯ ಜೀವದ್ವಾಗೇಷಾದೇಯಂ ತತ್ತಾಪಿ ಯದ್ವಾಪಿ ಶುದ್ಧ-  
ನಿಶ್ಚಯೀನ ಶಕ್ತಿಪೇಕ್ಷಿಯಾ ಸರ್ವೇ ಜೀವಾ ಉಪಾದೇಯಾಸ್ತಫಾಪಿ ವ್ಯಕ್ತಪೇಕ್ಷಿಯಾ ಪಂಚ ಪರಮೇಷ್ಠಿನ ಏವ,  
ತೇಷ್ಪಾಪಿ ಮಧ್ಯೇ ವಿಶೇಷೇಣಾಹಾತ್ಮಿದಾಧಾ ಏವ ತಯೋರಪಿ ಮಧ್ಯೇ ಸಿದ್ಧಾ ಏವ, ಪರಮಾಧೇಯನ ತು  
ಮಿಥ್ಯಾತ್ಮರಾಗಾದಿವಿಭಾವಪರಿಣಾಮನಿವೃತ್ತಿಕಾಲೇ ಸ್ಥುದಾತ್ಮೈ ವೋಪಾದೇಯ ಇತ್ಯಾಪಾದೇಯಪರಂಪರಾ  
ಜ್ಞಾತವೇತಿ ಭಾವಾಧಾರಃ ॥೨೧॥

ಅಥ ಜೀವಪುದ್ದಲೆ ಸಕ್ತಿಯೌ ಧರ್ಮಾಧರ್ಮಾಕಾಶಕಾಲದ್ವಾಣಿ ನಿಃ ಕ್ತಿಯಾಣೇತಿ ಪ್ರತಿಪಾದಯತಿ-

ದವ್ವ ಚಯಾರಿ ವಿ ಇಯರ ಜಿಯ ಗಮಣಾಗಮಣ-ವಿಹೀಣ ।

ಜೀಲು ವಿ ಪುಗ್ಗಲು ಪರಿಹರಿವಿ ಪಭಣಹಿ ಣಾಣ-ಪರೀಣ ॥೨೨॥

### ಗಾಢ - ೨೨

ಅನ್ವಯಾಧಾರಃ :- [ಜಿಯ] ಎಲ್ಲೆ ಜೀವನೇ ! ಎಲ್ಲೆ ಪ್ರಭಾಕರಭಟ್ಟನೇ ! [ತುಹಂ] ನೀನು [ಜೀಲು  
ಪುಗ್ಗಲು ವಿ ಕಾಲು] ಜೀವ, ಪುದ್ದಲ ಮತ್ತು ಕಾಲ [ಎ ದವ್ವ] ಈ ಮೂರು ದ್ವಾಗಳನ್ನು [ಮೇಲ್ಲೋವಿಣು]  
ಹೊರತುಪಡಿಸಿ [ಇಯರ ಸವ್ವ] ಉಳಿದ ಧರ್ಮ, ಅಧರ್ಮ ಮತ್ತು ಆಕಾಶ ಈ ಎಲ್ಲ ಮೂರುದ್ವಾಗಳನ್ನು  
[ಅಪ್ಸ-ಪರಸಹಿ] ತಮ್ಮ ತಮ್ಮ ಪ್ರದೇಶಗಳಿಂದ [ಅಖಿಂಡ] ಅಖಿಂಡವಾಗಿವೆಯೆಂದು [ವಿಯಾಣಿ] ತಿಳಿದುಕೊಳ್ಳು.

ಭಾವಾಧಾರಃ :- ಜೀವದ್ವಾಗಳು ಬೇರೆ ಬೇರೆ ಜೀವದ್ವಾಗಳ ಸಂಖ್ಯೆಯ ಎಣಿಕೆಯಿಂದ ಅನಂತವಿವೆ,  
ಪುದ್ದಲದ್ವಾಗಳು ಅವುಗಳಿಗಿಂತಲೂ ಕೂಡ ಅನಂತಗುಣತವಿವೆ, (ಕಾಲುಣಿಗಳು ಅಸಂಖ್ಯಾತವಿವೆ) ಮತ್ತು  
ಧರ್ಮದ್ವಾಗಳು, ಅಧರ್ಮದ್ವಾಗಳು ಹಾಗೂ ಆಕಾಶದ್ವಾಗಳು ಒಂದೊಂದು ಇವೆ.

ಒಂದು ಜೀವ ದ್ವಾಗೇ ಉಪಾದೇಯವಿದೆ. ಅದರಲ್ಲಿ ಕೂಡ ಶುದ್ಧನಿಶ್ಚಯನಯದಿಂದ ಶಕ್ತಿಯ  
ಅಪೇಕ್ಷೆಯಿಂದ ಸಮಸ್ಯೆ ಜೀವಗಳು ಉಪಾದೇಯವಿದ್ದರೂ ಕೂಡ ವ್ಯಕ್ತತೆಯ ಅಪೇಕ್ಷೆಯಿಂದ ಪಂಚಪರಮೇಷ್ಠಿಗಳೇ  
ಉಪಾದೇಯರಿದ್ದಾರೆ. ಅವರಲ್ಲಿ ಕೂಡ ವಿಶೇಷವಾಗಿ ಅರಹಂತ ಮತ್ತು ಸಿದ್ಧಭಗವಂತರೇ ಉಪಾದೇಯರಿದ್ದಾರೆ  
ಮತ್ತು ಅವರೀವರಲ್ಲಿ ಕೂಡ ಸಿದ್ಧಭಗವಂತರೇ ಉಪಾದೇಯರಿದ್ದಾರೆ, ಪರಮಾಧಾರಿಂದಂತೂ ಮಿಥ್ಯಾತ್ಮ, ರಾಗ  
ಮೊದಲಾದ ವಿಭಾವಪರಿಣಾಮಗಳ ನಿವೃತ್ತಿಯಕಾಲದಲ್ಲಿ ನಿಜಶುದ್ಧಾತ್ಮನೇ ಉಪಾದೇಯನಿದ್ದಾನೆ. ಈ ಪ್ರಕಾರ  
ಉಪಾದೇಯ ಪರಂಪರೆಯನ್ನು ತಿಳಿದುಕೊಳ್ಳಬೇಕೆಂಬುದು ಇಲ್ಲಿನ ಭಾವಾಧಾರಿವಿದೆ.

ಜೀವ ಮತ್ತು ಪುದ್ದಲ ಇವರಡು ದ್ವಾಗಳು ಸಕ್ತಿಯವಿದ್ದು, ಧರ್ಮ, ಅಧರ್ಮ, ಆಕಾಶ ಮತ್ತು ಕಾಲ  
ಈ ನಾಲ್ಕು ದ್ವಾಗಳು ನಿಃಕ್ತಿಯವೆಯೆಂದು ಈಗ ಹೇಳುತ್ತಾರೆ,-

ಓ ಜೀವ ಉಳಿದ ನಾಲ್ಕು ದ್ವಾಗಳು ಗಮನಾಗಮನವಿಹೀನವಿವೆ ।

ಆ ಜೀವ ಪುದ್ದಲಗಳ ಬಿಟ್ಟುಜ್ಞಾನಪರೀಣರು ಹೇಳುವರು ॥೨೩॥

ದ್ವಾಂಜ ಚತ್ವಾರಿ ಅಪಿ ಇತರಾಣ ಜೀವ ಗಮನಾಗಮನವಿಹೀನಾನಿ |  
ಜೀವಮಸಿ ಪುದ್ಗಲಂ ಪರಿಹೃತ್ಯಂ ಪ್ರಭಣಂತಿ ಜ್ಞಾನಪ್ರವೀಣಾಃ ||೨೫||

ದವ್ವಾಂಜ ಇತ್ಯಾದಿ | ದವ್ವಾಂಜ | ಕತಿಸಂಖ್ಯೋಪೇತಾನಿ ಏವ | ಚಯಾರಿ ಏ ಚತ್ವಾಯೋವ ಇಯರ ಜೀವಪುದ್ಗಲಾಭಾಯಿತರಾಣ ಜಯ ಹೇ ಜೀವ | ಕಥಂಭೂತಾನ್ಯೇತಾನಿ | ಗಮಣಾಗಮಣವಿಹೀಣ ಗಮನಾಗಮನವಿಹೀನಾನಿ ನಿಃಕ್ರಿಯಾಣ ಚಲನಕ್ರಿಯಾವಿಹೀನಾನಿ | ಶಿಂ ಕೈತ್ಯಾ | ಜೀಲು ಏ ಪುಗ್ಗಲು ಪರಿಹರಿವಿ ಜೀವಪುದ್ಗಲೌ ಪರಿಹೃತ್ಯಂ ಪ್ರಭಣಂತಿ ಏವಂ ಪ್ರಭಣಂತಿ ಕಥಯಂತಿ | ಕೇ ತೇ | ಜ್ಞಾನ-ಪ್ರವೀಣ ಭೇದಾಭೇದರತ್ತತಯಾರಾಧಕಾ ವಿವೇಚಿನ ಇತ್ಯಥಃ | ತಥಾಹಿ | ಜೀವಾನಾಂ ಸಂಸಾರಾವಸ್ಥಾಯಾಂ ಗತೇಃ ಸಹಕಾರಿಕಾರಣಭೂತಾಃ ಕರ್ಮನೋಕರ್ಮಪುದ್ಗಲಾಃ ಕರ್ಮನೋಕರ್ಮಾಭಾವಾತ್ಸಿದ್ಧಾನಾಂ ನಿಃಕ್ರಿಯತ್ವಂ ಭವತಿ ಪುದ್ಗಲಸ್ಥಂಧಾನಾಂ ತು ಕಾಲಾನುರೂಪಂ ಕಾಲದ್ವರ್ವ್ಯಂ ಗತೇಭಾಹಿರಂಗನಿಮಿತ್ತಂ ಭವತಿ | ಅನೇನ ಕಿಮುಕ್ತಂ ಭವತಿ | ಅವಿಭಾಗಿವ್ಯವಹಾರಕಾಲಸಮಯೋತ್ತತ್ವೆ ಮಂದಗತಿಪರಿಣಾತಪುದ್ಗಲಪರಮಾಣಾಃ ಘಟೋತ್ತತ್ವೆ ಕುಂಭಕಾರವದ್ಬಹಿರಂಗನಿಮಿತ್ತೇನ ವ್ಯಂಜಕೋ ವ್ಯಕ್ತಿಕಾರಕೋ ಭವತಿ | ಕಾಲದ್ವರ್ವ್ಯಂ ತು

### ಗಾಢ - ೨೫

**ಅನ್ವಯಾಧಃ :-** [ಚಯ] ಎಲ್ಲೆ ಜೀವನೇ ! [ಜೀಲು ಏ ಪುಗ್ಗಲು] ಜೀವ ಮತ್ತು ಪುದ್ಗಲ ಈ ಎರಡು ದ್ವರ್ವಾಗಳನ್ನು [ಪರಿಹರಿವಿ] ಹೊರತುಪಡಿಸಿ [ಇಯರ ಚಯಾರಿ ಏ ದವ್ವಾಂಜ] ಜೀವ-ಪುದ್ಗಲಗಳಿಂದ ಬೇರೆಯಾದಂಥ ಧರ್ಮ, ಅಧರ್ಮ, ಆಕಾಶ ಮತ್ತು ಕಾಲ ಈ ನಾಲ್ಕು ದ್ವರ್ವಾಗಳು [ಗಮಣಾಗಮಣ-ವಿಹೀಣ] ಗಮನ ಗಮನ ಎಂದರೆ ಚಲನಕ್ರಿಯೆಯಿಂದ ರಹಿತವಿವೆ - ನಿಃಷ್ಟಿಯವಿವೆ [ಜ್ಞಾನ-ಪ್ರವೀಣ]-ಎಂಬುದಾಗಿ ಜ್ಞಾನ ಪ್ರವೀಣರು ಭೇದಾಭೇದರತ್ತತಯಾರಾಧಕರಾದ ವಿವೇಚಿಗಳು (ಶ್ರುತೇವಲಿಗಳು) [ಪ್ರಭಣಂತಿ] ಹೇಳಿದ್ದಾರೆ.

**ಭಾವಾಧಃ :-** ಕರ್ಮನೋಕರ್ಮರೂಪದ ಪುದ್ಗಲಗಳು ಸಂಸಾರ ಅವಸ್ಥೆಯಲ್ಲಿ ಜೀವರುಗಳಿಗೆ ಗತಿಯಲ್ಲಿ ಸಹಕಾರಿಕಾರಣಭೂತವಿವೆ, ಮತ್ತು ಕರ್ಮನೋಕರ್ಮಗಳ ಅಭಾವದಿಂದ ಸಿದ್ಧಾರ್ಥ ನಿಃಕ್ರಿಯರಿದ್ದಾರೆ. ಪುದ್ಗಲ ಸ್ಥಂಧಗಳ ಗತಿಗೆ ಕೂಡ ಕಾಲಾನುರೂಪದ ಕಾಲದ್ವರ್ವ್ಯವು ಬಹಿರಂಗ ನಿಮಿತ್ತವಿದೆ. ಇದರಿಂದ ಹೇಳುವುದೇನೆಂದರೆ ಯಾವ ಪ್ರಕಾರ ಕೂಡದ ಉತ್ಪತ್ತಿಯಲ್ಲಿ ಕುಂಭಕಾರನು ಬಹಿರಂಗನಿಮಿತ್ತದಿಂದ ವ್ಯಂಜಕ ಎಂದರೆ ವ್ಯಕ್ತಕಾರಕನಿದ್ದಾನೆ ಅದೇ ಪ್ರಕಾರ ವ್ಯವಹಾರಕಾಲರೂಪ ಅವಿಭಾಗಿ ಸಮಯದ ಉತ್ಪತ್ತಿಯಲ್ಲಿ ಮಂದಗತಿಯಿಂದ ಪರಿಣಾತವಾದ ಪುದ್ಗಲಪರಮಾಣವು ಬಹಿರಂಗನಿಮಿತ್ತದಿಂದ ವ್ಯಂಜಕವಿದೆ-ವ್ಯಕ್ತಕಾರಕವಿದೆ. ಹೇಗೆ ಘಟಪಯಾರ್ಥಯದ ಉತ್ಪತ್ತಿಯಲ್ಲಿ ಮೃತ್ಯುಕೆಯ ಪಿಂಡವು ಉಪಾದಾನಕಾರಣವಿದೆ ಮತ್ತು ಆ ಪುದ್ಗಲ ಪರಮಾಣವಿನ ಮಂದಗತಿರೂಪವಾದ ಗಮನಕಾಲದಲ್ಲಿ ಧರ್ಮದ್ವರ್ವ್ಯವು ಕೂಡ ಸಹಕಾರಿಕಾರಣವಿರುವಂತೆ ಕಾರಣ ರೂಪವಾದ ನಿಶ್ಚಯಕಾಲದ್ವರ್ವ್ಯವು ಕೂಡ ಸಹಕಾರಿ ಕಾರಣವಿದೆ.

**ಪ್ರಶ್ನೆ :-** ಗಮನದಲ್ಲಿ ಧರ್ಮದ್ವರ್ವ್ಯವು ಸಹಕಾರಿಕಾರಣವಿದೆ ಮತ್ತು ತಾವು ಕಾಲವನ್ನೇಕೆ ಸಹಕಾರಿ ಕಾರಣವೆಂದು ಹೇಳುತ್ತೀರಿ ?

**ಉತ್ತರ :-** ಸಹಕಾರಿ ಕಾರಣಗಳು ಅನೇಕವಿರುತ್ತವೆ. ಮೀನಿಗೆ ಗಮನದಲ್ಲಿ ಧರ್ಮದ್ವರ್ವ್ಯವು ವಿದ್ಯಮಾನವಿದ್ದರೂ ಕೂಡ ನೀರು ಸಹಕಾರಿ ನಿಮಿತ್ತವಿದೆ, ಕೂಡದ ಉತ್ಪತ್ತಿಯಲ್ಲಿ ಕುಂಭಕಾರನು

ಮೃತ್ಯಿಂದವೆದುಪಾದಾನಕಾರಣಂ ಭವತಿ । ತನ್ನ ತು ಪ್ರದ್ಗಲಪರಮಾಣೋಮ್ರಂದಗತಿಗಮನಕಾಲೇ ಯದ್ದುಹಿ ಧರ್ಮದ್ರವ್ಯಂ ಸಹಕಾರಿಕಾರಣಮಸ್ತಿ ತಥಾಪಿಕಾಲಾಳಿರೂಪಂ ನಿಶ್ಚಯಕಾಲದ್ರವ್ಯಂ ಚ ಸಹಕಾರಿಕಾರಣಂ ಭವತಿ । ಸಹಕಾರಿಕಾರಣಾನಿ ತು ಬಹುನ್ಯಷಿ ಭವತಿ ಮತ್ತೊಂದಾಂ ಧರ್ಮದ್ರವ್ಯೇ ವಿದ್ಯಮಾನೇಕಪಿ ಜಲವತ್ತಾ, ಘಟೋತ್ತಮೈ ಕುಂಭಕಾರಬಹಿರಂಗನಿಮಿತ್ತೇಕಪಿ ಚಕ್ರಚೀವರಾದಿವತ್ತಾ, ಜೀವಾನಾಂ ಧರ್ಮದ್ರವ್ಯೇ ವಿದ್ಯಮಾನೇಕಪಿ ಕರ್ಮನೋಕರ್ಮಪ್ರದಲಾ ಗತೇ ಸಹಕಾರಿಕಾರಣಂ, ಪ್ರದಲಾನಾಂ ತು ಕಾಲದ್ರವ್ಯಂ ಗತೇಃ ಸಹಕಾರಿಕಾರಣಮ್ । ಕುತ್ತ ಭಣಿತಮಾಸ್ತೇ ಇತಿ ಚೇತ್ । ಪಂಚಾಷಿಕಾಯಪ್ರಾಭೃತೇ ಶ್ರೀಕುಂದಕುಂದಾಚಾಯುದೇವ್ಯಃ ಸಕ್ತಿಯ-ನಿಃಕ್ರಿಯವ್ಯಾಖ್ಯಾನಕಾಲೇ ಭಣಿತಮಸ್ತಿ - 'ಜೀವಾ ಪ್ರಗಲಕಾಯಾ ಸಹ ಸಕ್ರಿಯಾ ಹವಂತಿ ಇ ಯ ಸೇಸಾ । ಪ್ರಗಲಕರಣಾ ಜೀವಾ ಖಿಂದಾ ಖಿಲು ಕಾಲಕರಣೇಹಿಂ ॥' ಪ್ರದಲಸ್ತಂಧಾನಾಂ ಧರ್ಮದ್ರವ್ಯೇ ವಿದ್ಯಮಾನೇಕಪಿ ಜಲವತ್ತಾ ದ್ರವ್ಯಕಾಲೋ ಗತೇಃ ಸಹಕಾರಿಕಾರಣಂ ಭವತಿತ್ಯಥಾಃ । ಅತ್ಯ ನಿಶ್ಚಯನಯೀನ ನಿಃಕ್ರಿಯಸಿದ್ಧಸ್ಥರೂಪಸಮಾನಂ ನಿಜಶುದ್ಧಾತ್ಮದ್ರವ್ಯಮುಪಾದೇಯಮಿತಿ ತಾತ್ಪರ್ಯಮ್ । ತಥಾ ಚೋತ್ತಂ ನಿಶ್ಚಯನಯೀನ ನಿಃಕ್ರಿಯಚೇವಲಕ್ಷಣಮ್ - 'ಯಾವತ್ತಿಯಾಃ ಪ್ರವರ್ತಣಂತೇ ತಾವದ್ ದ್ವೈತನ್ಯ ಗೋಚರಾಃ । ಅದ್ವಯೀ ನಿಷ್ಕಲೇ ಪ್ರಾಪ್ತೇ ನಿಃಕ್ರಿಯಸ್ಯ ಕುತಃಕ್ರಿಯಾ ॥' ॥೨॥

ಒಹಿರಂಗನಿಮಿತ್ತವಿದ್ದರೂ ಕೂಡ ತಿಗುರಿ, ಬಟ್ಟ ಮೊದಲಾದವು ಸಹಕಾರೀ ನಿಮಿತ್ತವಿವೆ. ಜೀವಗಳಿಗೆ ಗಮನದಲ್ಲಿ ಧರ್ಮದ್ರವ್ಯವು ವಿದ್ಯಮಾನವಿದ್ದರೂ ಕೂಡ ಕರ್ಮನೋಕರ್ಮರೂಪದ ಪ್ರದಲಗಳು ಸಹಕಾರೀ ಕಾರಣವಿವೆ ಮತ್ತು ಪ್ರದಲಗಳ ಗತಿಯಲ್ಲಿ ಕಾಲದ್ರವ್ಯವು ಸಹಕಾರಿಕಾರಣವಿದೆ.

**ಪ್ರಶ್ನೆ :-** ಧರ್ಮದ್ರವ್ಯವಂತೂ ಗತಿಯನಿಮಿತ್ತವಿದೆಯೆಂದು ಎಲ್ಲದೇಗೆ ಹೇಳಲಾಗಿದೆ ಮತ್ತು ಕಾಲದ್ರವ್ಯವನ್ನು ವರ್ತನಾದ ಕಾರಣವಿಂದು ಹೇಳಿದೆ, ಕಾಲದ್ರವ್ಯವನ್ನು ಗತಿಯನಿಮಿತ್ತವಿಂದು ಯಾವ ಸ್ಥಳದಲ್ಲಿ ಹೇಳಿದೆ?

**ಉತ್ತರ :-** ಪಂಚಾಷಿಕಾಯ ಪ್ರಾಭೃತದಲ್ಲಿ ಏನೇ ಗಾಢಯೋಳಗೆ ಭ. ಕುಂದಕುಂದಾಚಾಯುದೇವರು ಸಕ್ತಿಯ-ನಿಃಕ್ರಿಯ ವ್ಯಾಖ್ಯಾನಕಾಲದಲ್ಲಿ ಹೀಗೆ ಹೇಳುತ್ತಾರೆ - 'ಬಾಹ್ಯಕಾರಣಸಹಿತವಾಗಿರುವಂಥ ಜೀವಗಳು ಮತ್ತು ಪ್ರದಲಗಳು ಸಕ್ತಿಯವಿವೆ, ಉಳಿದ ದ್ರವ್ಯಗಳು ಸಕ್ತಿಯವಿಲ್ಲ-ನಿಷ್ಕಿರ್ಯವಿವೆ. ಜೀವಗಳು ಪ್ರದಲಕರಣವುಳ್ಳವು ಗಳಿವೆ ಅವಕ್ಕ ಸಕ್ತಿಯತೆಯಲ್ಲಿ ಪ್ರದಲಗಳು ಬಹಿರಂಗಸಾಧನವಿವೆ. ಮತ್ತು ಸ್ತಂಧಗಳು ಎಂದರೆ ಪ್ರದಲಗಳಂತೂ ಕಾಲಕರಣವುಳ್ಳವಾಗಳಿವೆ, ಅವಕ್ಕ ಸಕ್ತಿಯತೆಯಲ್ಲಿ ಕಾಲವು ಬಹಿರಂಗ ಸಾಧನವಿದೆ'.

ಯಾವ ಪ್ರಕಾರ ಮೀನುಗಳಿಗೆ ಧರ್ಮದ್ರವ್ಯವು ವಿದ್ಯಮಾನವಿದ್ದರೂ ಕೂಡ ನೀರು ಗತಿಯ ಸಹಕಾರೀ ಕಾರಣವಿದೆ ಅದೇ ಪ್ರಕಾರ ಪ್ರದಲ ಸ್ತಂಧಗಳಿಗೆ ಧರ್ಮದ್ರವ್ಯವು ವಿದ್ಯಮಾನವಿದ್ದರೂ ಕೂಡ ದ್ರವ್ಯಕಾಲವು ಗತಿಯ ಸಹಕಾರೀ ಕಾರಣವಿದೆಯೆಂಬುದು ಅಧ್ಯಾವಿದೆ.

ನಿಶ್ಚಯನಯದಿಂದ ನಿಷ್ಕಿರ್ಯ ಸಿದ್ಧಸ್ಥರೂಪ ಸಮಾನನಾದ ತನ್ನ ನಿಷ್ಕಿರ್ಯ ನಿಜಶುದ್ಧಾತ್ಮದ್ರವ್ಯವೇ ಉಪಾದೇಯವಿದೆಯೆಂಬುದು ಇಲ್ಲಿನ ತಾತ್ಪರ್ಯಮಾರ್ಥವಿದೆ.

ಇತರಡೆಯಲ್ಲಿ ಕೂಡ ನಿಶ್ಚಯನಯದಿಂದ ನಿಷ್ಕಿರ್ಯ ಜೀವದ ಲಕ್ಷಣವನ್ನು ಹೀಗೆ ಹೇಳುತ್ತಾರೆ. ಎಲ್ಲಿಯವರೆಗೆ ಈ ಜೀವನಿಗೆ ನಡೆದಾಡುವ ಮೊದಲಾದ ಕ್ರಿಯೆಗಳು ವರ್ತಿಸುತ್ತವೆ ಅಲ್ಲಿಯವರೆಗೆ ದ್ವೈತವು ಕಂಡು ಬರುತ್ತದೆ ಅದ್ವಯತ ನಿಷ್ಕಿರ್ಯವಾದರೆ ನಿಷ್ಕಿರ್ಯನಿಗೆ ಕ್ರಿಯೆಗಳು ಯಾವ ರೀತಿ ಕಂಡು ಬರುವವು?

ಪಂಚಾಷಿಕಾಯದ ಸೂಚನಾರ್ಥವಾಗಿ ಅಪ್ರದೇಶಿಯಾದ ಕಾಲದ್ರವ್ಯವನ್ನು ಹೊರತುಪಡಿಸಿ ಉಳಿದ ಐದು ದ್ರವ್ಯಗಳಲ್ಲಿ ಯಾವ ದ್ರವ್ಯಕ್ಕೆ ಎಷ್ಟು ಪ್ರದೇಶಗಳಿರುತ್ತವೆಯಂಬುದನ್ನು ಈಗ ಹೇಳುತ್ತಾರೆ,-

ಅಥ ಪಂಚಾಸ್ತಿಕಾಯಸೂಚನಾರ್ಥಂ ಕಾಲದ್ವಯಮಪ್ರದೇಶಂ ವಿಹಾಯ ಕಸ್ಯ ದ್ರವ್ಯಸ್ಯ ಕಿಯಂತಃ  
ಪ್ರದೇಶಾ ಭವಂತಿತಿ ಕಥಯತಿ-

**ಧರ್ಮಾಧಮ್ಯು ವಿ ಏಕ್ಯಂ ಜಿಲು ಏ ಜಿ ಅಸಂಖ್ಯಾ-ಪದೇಷ |**

**ಗಯಣು ಅಣಂತ-ಪರಿಸು ಮುಣಿ ಬಹು-ವಿಹ ಪುಗ್ಗಲ-ದೇಷ ||೨೪||**

**ಧರ್ಮಾಧಮ್ಯೋ ಅಪಿ ಏಕಃ ಜೀವಃ ಏತಾನಿ ಏವ ಅಸಂಖ್ಯಾಪ್ರದೇಶಾನಿ |**

**ಗಗನಂ ಅನಂತಪ್ರದೇಶಂ ಮನ್ಯಂಸ್ಯ ಬಹುವಿಧಾಃ ಪುದ್ಗಲದೇಶಾಃ ||೨೫||**

ಧರ್ಮಾಧಮ್ಯು ವಿ ಇತ್ಯಾದಿ | ಧರ್ಮಾಧಮ್ಯು ವಿ ಧರ್ಮಾಧಮ್ಯಾದ್ವಿತಯಮೇವ ಏಕ್ಯಂ ಜಿಲು ಏಕೋ  
ವಿವಿಷ್ಟೋ ಜೀವಃ | ಏ ಜಿ ಏತಾನ್ಯೇವ ತ್ರೀಣಿ ದ್ರವ್ಯಾಂಃ ಅಸಂಖ್ಯಾಪದೇಷ ಅಸಂಖ್ಯೀಯಪ್ರದೇಶಾನಿ ಭವಂತಿ |  
ಗಯಣು ಗಗನಂ ಅಣಂತಪರಿಸು ಅನಂತಪ್ರದೇಶಂ ಮುಣಿ ಮನ್ಯಂಸ್ಯ ಜಾನಿತಿ | ಬಹುವಿಹ ಬಹುವಿಧಾ  
ಭವಂತಿ | ಕೇ ತೇ | ಪುಗ್ಗಲದೇಷ ಪುದ್ಗಲಪ್ರದೇಶಾಃ | ಅತ್ಯ ಪುದ್ಗಲದ್ವಯಪ್ರದೇಶವಿವಕ್ಷಯಾ ಪ್ರದೇಶಭ್ಯೇನ  
ಪರಮಾಣವೋ ಗ್ರಹಾಃ ನ ಚ ಕ್ಷೇತ್ರಪ್ರದೇಶಾ ಇತಿ | ಕಸ್ಯಾತ್ | ಪುದ್ಗಲಸ್ಯಾನಂತಕ್ಷೇತ್ರ ಪ್ರದೇಶಾಭಾವಾದಿತಿ |  
ಅಥವಾ ಪಾಠಾಂತರಮ್ | ‘ಪುಗ್ಗಲು ತಿವಹು ಪರಿಸು’ | ಪುದ್ಗಲದ್ವಯೇ ಸಂಖ್ಯಾತಾಸಂಖ್ಯಾತಾನಂತರೂಪೇಣ  
ತ್ರಿವಿಧಾಃ ಪ್ರದೇಶಾಃ ಪರಮಾಣವೋ ಭವಂತಿತಿ | ಅತ್ಯ ನಿಶ್ಚಯೀನ ದ್ರವ್ಯಕರ್ಮಾಭಾವಾದಮೂರ್ತಾ  
ಮಿಥ್ಯಾತ್ಮರಾಗಾದಿರೂಪಭಾವಕರ್ಮಸಂಕಲ್ಪ ವಿಕಲ್ಪಭಾವಾತ್ ಶುದ್ಧಾ ಲೋಕಾಳಶಪ್ರಮಾಣೀನಾಸಂಖ್ಯೀಯಾಃ  
ಪ್ರದೇಶಾ ಯಸ್ಯ ಶುದ್ಧಾತ್ಮನಃ ಸ ಶುದ್ಧಾತ್ಮಾ ವೀತರಾಗನಿರ್ವಿಕಲ್ಪ ಸಮಾಧಿಪರಿಣಿತಿಕಾಲೇ ಸಾಳಾದುಪಾದೇಯ ಇತಿ  
ಭಾವಾರ್ಥಃ | ||೨೫||

### ಗಾಢ - ೨೫

**ಅನ್ವಯಾರ್ಥ :-** [ಧರ್ಮಾಧಮ್ಯು ವಿ ಏಕ್ಯಂ ಜಿಲು ಏ ಜಿ] ಧರ್ಮದ್ವಯ, ಅಧರ್ಮದ್ವಯ ಮತ್ತು  
ಒಂದು ವಿವಿಷ್ಟವಾದ ಜೀವ ಇವೇ ಮೂರು ದ್ರವ್ಯಗಳಿಗೆ [ಅಸಂಖ್ಯಾ-ಪದೇಷ] ಅಸಂಖ್ಯೀ ಪ್ರದೇಶಗಳಿವೆ [ಗಯಣು  
ಅಣಂತ-ಪರಿಸು] ಆಕಾಶಕ್ಕೆ ಅನಂತಪ್ರದೇಶಗಳಿವೆ ಮತ್ತು [ಪುಗ್ಗಲ-ದೇಷ] ಪುದ್ಗಲದ ಪ್ರದೇಶಗಳು [ಬಹು-ವಿಹ]  
ಅನೇಕ ಪ್ರಕಾರದಿಂದ ಇವೆ [ಮುಣಿ]- ಎಂಬುದಾಗಿ ನಿಮ್ಮ ತಿಳಿದುಕೊಳ್ಳು. ಇಲ್ಲಿ ಪುದ್ಗಲದ್ವಯ ಪ್ರದೇಶಗಳ  
ವಿವಕ್ಷೇಯಿಂದ ಪುದ್ಗಲದ ಕಥನದಲ್ಲಿ ‘ಪ್ರದೇಶ ಶಬ್ದದಿಂದ ಪರಮಾಣುಗಳೆಂದು ತಿಳಿದುಕೊಳ್ಳಬೇಕು, ಅದರೆ ಕ್ಷೇತ್ರದ  
ಪ್ರದೇಶಗಳೆಂದು ತಿಳಿದುಕೊಳ್ಳಬಾರದು, ಏಕೆಂದರೆ ಪುದ್ಗಲಗಳಿಗೆ ಅನಂತ ಕ್ಷೇತ್ರಪ್ರದೇಶಗಳ ಅಭಾವವಿದೆ.

**ಅಥವಾ ಪಾಠಾಂತರ -** ‘ಪುಗ್ಗಲು ತಿವಹು ಪರಿಸು’ ಪುದ್ಗಲ ದ್ರವ್ಯದಲ್ಲಿ ಸಂಖ್ಯಾತ, ಅಸಂಖ್ಯಾತ  
ಮತ್ತು ಅನಂತರೂಪದಿಂದ ಮೂರು ವಿಧದ ಪ್ರದೇಶಗಳು ಎಂದರೆ ಪರಮಾಣುಗಳಿರುತ್ತವೆ.

**ಭಾವಾರ್ಥ :-** ಶುದ್ಧನಿಶ್ಚಯನಯದಿಂದ ದ್ರವ್ಯಕರ್ಮದ ಅಭಾವದಿಂದ ಅಮೂರ್ತನು ಮಿಥ್ಯಾತ್ಮರಾಗಾದ  
ರೂಪದ ಭಾವಕರ್ಮ ಎಂದರೆ ಸಂಕಲ್ಪವಿಕಲ್ಪದ ಅಭಾವದಿಂದ ಶುದ್ಧನು ಲೋಕಾಳಶಪ್ರಮಾಣವಾದ ಅಸಂಖ್ಯಾ

**ಪ್ರದೇಶಗಳಸಂಖ್ಯೀವಿವ ಧರ್ಮಾಧಮ್ಯಕೆ ಮೇಣೋಂದು ಜೀವಕೆ |**

**ಪ್ರದೇಶ ಅನಂತವಿವ ಗಗನಕೆ ಪುದ್ಗಲಪ್ರದೇಶ ಬಹುವಿಧವಿವ | ||೨೫||**

ಅಥ ಲೋಕೇ ಯದ್ವಾಪಿ ವ್ಯವಹಾರೇಕೈಕ್ಕೇತ್ತಾವಗಾಹೇನ ತಿಷ್ಟಂತಿ ದ್ರವ್ಯಾಣಿ ತಥಾಪಿ ನಿಶ್ಚಯೀನ ಸಂಕರವ್ಯತಿಕರಪರಿಹಾರೇಣ ಕೃತ್ವಾ ಸ್ವಕೀಯಸ್ವಕೀಯಸ್ವರೂಪಂ ನ ತ್ವಜಂತೀತಿ ದರ್ಶಾಯಿತಿ-

**ಲೋಯಾಗಾಸು ಧರೇವಿ ಜಿಯ ಕಹಿಯಿಂ ದವ್ವಾಜಿ ಜಾಂ ।**

**ಏಕ್ಕಹಿ ಮಿಲಿಯಿಂ ಇತ್ತು ಜಗಿ ಸಗುಣಹಿ ಣವಸಹಿ ತಾಂ ॥೨೫॥**

**ಲೋಕಾಕಾಶಂ ಧೃತ್ವಾಜೀವ ಕಧಿತಾನಿ ದ್ರವ್ಯಾಣಿ ಯಾನಿ ।**

**ಏಕತ್ವೇ ಮಿಲಿತಾನಿ ಅತ್ರ ಜಗತಿ ಸ್ವಗುಣೇಮು ನಿವಸಂತಿ ತಾನಿ ॥೨೬॥**

ಲೋಯಾಗಾಸು ಇತ್ಯಾದಿ । ಲೋಯಾಗಾಸು ಲೋಕಾಕಾಶಂ ಕರ್ಮತಾಪನ್ನಂ ಧರೇವಿ ಧೃತ್ವಾ ಮಯಾದೀಕೈತ್ಯ ಜಿಯ ಹೇಜೀವ ಅಭಿವಾ ಲೋಕಾಕಾಶಮಾಧಾರೀಕೈತ್ವಾ ತಿರುಯಾಜಂ ಆಧೀಯರೂಪೇಣ ಸ್ಥಿತಾನಿ ಕಾನಿ ಸ್ಥಿತಾನಿ । ಕಹಿಯಿಂ ದವ್ವಾಜಿ ಜಾಂ ಕಧಿತಾನಿ ಜೀವಾದಿದ್ರವ್ಯಾಣಿ ಯಾನಿ । ಪ್ರನಃ ಕಥಂಭೂತಾನಿ । ಏಕ್ಕಹಿಂಮಿಲಿಯಿಂ ಏಕತ್ವೇ ಮಿಲಿತಾನಿ । ಇತ್ತು ಜಗಿ ಅತ್ರ ಜಗತಿ ಸಗುಣಹಿ ಣವಸಹಿ ನಿಶ್ಚಯನಯೀನ । ಸ್ವಕೀಯಗುಣೇಮು ನಿವಸಂತಿ ‘ಸಗುಣಹಿಂ’ ತೃತೀಯಾಂತಂ ಕರಣಪದಂ ಸ್ವಗುಣೇಪ್ಪಾಧಿಕರಣಂ ಕಥಂ ಜಾತಮಿತಿ । ನನು ಕಧಿತಂ ಪೂರ್ವಂ ಪ್ರಾಕೃತೀ ಕಾರಕವ್ಯಾಖಿಚಾರೋ ಲಿಂಗವ್ಯಾಖಿಚಾರೋ ಕಿಂದಿಪತೀತಿ । ಕಾನಿ ನಿವಸಂತಿ ತಾಂ ಪೂರ್ವೋಕ್ತಾನಿ ಜೀವಾದಿಷದ್ವಾಣಿತಿ । ತದ್ವಧಾ । ಯದ್ವಾಪ್ಯಪಚರಿತಾಸದ್ವಾತಪ್ಯವಹಾರೇಣಾಧಾರಾಧೀಯಭಾವೇನ್ನೇ ಕ್ಷೇತ್ರಾವಗಾಹೇನ ತಿಷ್ಟಂತಿ ತಥಾಪಿ ಶುದ್ಧಪಾರಿಕಾಮಿಕಪರಮಭಾವಗ್ರಾಹಕೇಣ ಶುದ್ಧದ್ವಾಧಿಕನಯೀನ

ಪ್ರದೇಶಪುಳಿ ಆ ಶುದ್ಧ ಆತ್ಮನು ವೀತರಾಗ ನಿರ್ವಿಕಲ್ಪ ಸಮಾಧಿರೂಪವಾಗಿ ಪರಿಣಮಿಸಿದ ಕಾಲದಲ್ಲಿ ಪ್ರತ್ಯೇಕ ಉಪಾದೇಯನಿದ್ವಾನೆಂಬುದು ಇಲ್ಲಿನ ಭಾವಾರ್ಥವಿದೆ.

ವ್ಯವಹಾರನಯದಿಂದ ಲೋಕದಲ್ಲಿ ಸಮಸ್ತ ದ್ರವ್ಯಗಳು ಏಕಕ್ಷೇತ್ರಾವಗಾಹದಿಂದ ಇರುತ್ತಿದ್ದರೂ ಕೂಡ ನಿಶ್ಚಯನಯದಿಂದ ಸಂಕರ-ವ್ಯತಿಕರದೋಷಗಳ ಪರಿಹಾರ ಮಾಡಿ ತಮ್ಮ ತಮ್ಮ ಸ್ವರೂಪ ಬಿಂಬಿಕೊಡುಪುದಿಲ್ಲವೆಂದು ಈಗ ಹೇಳುತ್ತಾರೆ,-

### ಗಾಢे - ೨೫

ಅನ್ನಯಾಧ್ರ : - [ಜಿಯ] ಎಲ್ಲೆ ಜೀವನೇ ! [ಇತ್ತು ಜಗಿ] ಈ ಜಗತ್ತಿನಲ್ಲಿ [ಜಾಂ ದವ್ವಾಜಿ ಇಂ ಕಹಿಯಿಂ] ಯಾವ ಜೀವ ಮೊದಲಾದ ದ್ರವ್ಯಗಳನ್ನ ಹೇಳಲಾಗಿದೆ [ತಾಂ] ಅವೆಲ್ಲವು [ಲೋಯಾಗಾಸು ಧರೇವಿ] ಲೋಕಾಕಾಶದ ಮಯಾದೆಯಲ್ಲಿ ಇರುತ್ತವೆ (ಲೋಕಾಕಾಶದ ಒಳಗೆ ಇರುತ್ತವೆ, ಲೋಕಾಕಾಶದ ಹೊರಿಲ್ಲ) ಅಥವಾ ಲೋಕಾಕಾಶದ ಆಧಾರ-ಆಧೀಯರೂಪದಿಂದ ಇರುತ್ತವೆ, [ಏಕ್ಕಹಿಂ ಮಿಲಿಯಿಂ] ಏಕಕ್ಷೇತ್ರದಲ್ಲಿ ಒಂದುಗೂಡಿ ಇರುತ್ತವೆ, ಏಕಕ್ಷೇತ್ರಾವಗಾಹದಲ್ಲಿರುತ್ತಿದ್ದರೂ ಕೂಡ ಆ ಆರು ದ್ರವ್ಯಗಳು [ಸಗುಣಹಿಂ ಣವಸಹಿಂ] ನಿಶ್ಚಯನಯದಿಂದ ತಮ್ಮ ತಮ್ಮ ಗುಣಗಳಲ್ಲಿಯೇ ವಾಸಿಸುತ್ತವೆ. ‘ಸಗುಣಹಿಂ’ ತೃತೀಯಾವಿಭಕ್ತಿಯ ಅಂತ್ಯವುಳ್ಳ ಕರಣಸೂಚಕವಾದ ಈ ಪದವು ‘ತಮ್ಮ ಗುಣಗಳಲ್ಲಿ’-ಎಂಬ ಅಧಿಕರಣದ [ಸಪ್ತಮಿ ವಿಭಕ್ತಿಯ]

**ಲೋಕಾಕಾಶದಲಹವು ಜಗದಲಿ ಹೇಳಿದ ದ್ರವ್ಯಗಳೆಲ್ಲವು ।**

**ಏಕಕ್ಷೇತ್ರದಲಿದ್ದರವು ಸಗುಣಗಳಲಿರುವವೆಲೆ ಜೀವ ॥೨೫॥**

ಸಂಕರವ್ಯತಿಕರವರಿಹಾರೇಣ ಸ್ಥಕೀಯಸ್ಥಕೀಯಸಾಮಾನ್ಯವಿಶೇಷತ್ವದ್ಗಾಣಾನ್ತಿಜಂತಿತಿ | ಅತ್ಯಾಹ ಪ್ರಭಾಕರಭಟ್ಟಃ | ಹೇ ಭಗವನ್ ಲೋಕಸ್ತಾವದಸಂಖ್ಯಾತಪ್ರದೇಶಃ ಪರಮಾಗಮೇ ಭಣಿತಃ ತಿಷ್ಣತಿ ತತ್ತಾಸಂಖ್ಯಾತಪ್ರದೇಶಲೋಕೇ ಪ್ರತ್ಯೇಕಂಪ್ರತ್ಯೇಕಮಸಂಖ್ಯೀಯಪ್ರದೇಶಾನ್ಯನಂತಚೀವದ್ವಾಣಿ, ತತ್ತ ಚ್ಯಾಕೆಕೆ ಜೀವದ್ವಾರ್ಯೇ ಕರ್ಮನೋಕರ್ಮರೂಪೇಣಾನಂತಾನಿ ಪ್ರದ್ವಳಪರಮಾಣಿದ್ವಾಣಿ ಚ ತಿಷ್ಣಂತಿ ತೇಭೋಽಪ್ಯಾನಂತಗುಣಾನಿ ಶೇಷಪ್ರದ್ವಳದ್ವಾಣಿ ತಿಷ್ಣಂತಿ ತಾನಿ ಸರ್ವಾಣಿಸಂಖ್ಯೀಯಪ್ರದೇಶಲೋಕೇ ಕಥಮವಕಾಶಂ ಲಭಂತೇ ಇತಿ ಪೂರ್ವಪಟ್ಟಃ | ಭಗವಾನ್ ಪರಿಹಾರವಾಹ | ಅವಗಾಹನಶಕ್ತಿಯೋಗಾದಿತಿ | ತಥಾಹಿ ಯಂತ್ರೈಕ್ಷಿನ್ ಗೂಡನಾಗರಸಗದ್ವಾಣಿಕೇ ಶತಸಹಸ್ರಲಕ್ಷಸುವರ್ಣಸಂಖ್ಯಾಪ್ರಮಿತಾನ್ಯವಕಾಶಂ ಲಭತೇ, ಅಥವಾ ಯಂತ್ರೈಕ್ಷಿನ್ ಪ್ರದೀಪವಕಾಶೇ ಬಹಪೋಽಪಿ ಪ್ರದೀಪಪ್ರಕಾಶಾ ಅವಕಾಶಂ ಲಭಂತೇ, ಅಥವಾ ಯಂತ್ರೈಕ್ಷಿನ್ ಭಸ್ಯಾಫಟೀ ಜಲಫುಟಃ ಸಮ್ಯಗವಕಾಶಂ ಲಭಂತೇ, ಅಥವಾ ಯಂತ್ರೈಕ್ಷಿನ್ ಉಪ್ಪಿಷ್ಠಿರಫಟೀ ಮಥುಫುಟಃ ಸಮ್ಯಗವಕಾಶಂ ಲಭತೇ | ಅಥವಾ ಯಂತ್ರೈಕ್ಷಿನ್ ಭೂಮಿಗ್ರಹೇ ಬಹಪೋಽಪಿ ಪಟಹಜಯಫಂಟಾದಿತಭಾಃ ಸಮ್ಯಗವಕಾಶಂ ಲಭಂತೇ, ತಂತ್ರೈಕ್ಷಿನ್ ಲೋಕೇ ವಿಶಿಷ್ಟಾವಗಾಹನಶಕ್ತಿಯೋಗಾರ್ಥಪೂರ್ವೋಕ್ತಾನಂತಸಂಖ್ಯಾಜೀವಪ್ರದ್ವಲಾ ಅವಕಾಶಂ ಲಭಂತೇ ನಾಸ್ತಿ ವಿರೋಧಃ ಇತಿ | ತಥಾಚೋಕ್ತಂ ಜೀವಾನಾಮವಗಾಹನಶಕ್ತಿಸ್ವರೂಪಂ ಪರಮಾಗಮೇ- ‘ಪಗಿಣಿಗೋದಸರೀರೇ ಜೀವಾ ದವ್ವಪ್ರಮಾಣದೋ ದಿಟ್ಟಾ | ಸಿದ್ಧೇ ಹಿಂ ಅಣಂತಗುಣಾ ಸವ್ಯೇಣ ವಿದೀತಕಾಲೇಣ ||’ ಪ್ರಸ್ತಘೋಕ್ತಂ ಪ್ರದ್ವಲಾನಾಮವಗಾಹನಶಕ್ತಿ-ಸ್ವರೂಪಮ್- ‘ಒಗಾಢಗಾಢಣಿಚಿದೋ ಪ್ರಗ್ರಳಕಾಪಿಹಿಂ ಸವ್ಯದೋ ಲೋಗೋ | ಸುಹುಮೀಹಿಂ ಬಾದರೇಹಿಂ ಯಿಣಂತಾಣಂತೇಹಿಂ ವಿವಹೇಹಿಂ ||’ | ಅಯಮತ್ತ ಭಾವಾಧರಃ | ಯದ್ವಾರ್ಯೇಕಾವಗಾಹೇನ ತಿಷ್ಣಂತಿ ತಥಾಹಿ ಶುದ್ಧನಿಶ್ಚಯೇನ ಜೀವಾಃ ಕೇವಲಭ್ಜಾನಾದ್ವನಂತಗುಣಸ್ವರೂಪಂ ನತ್ಯಜಂತಿ ಪ್ರದ್ವಲಾಶ್ಚ ವರ್ಣಾದಿಸ್ವರೂಪಂ ನತ್ಯಜಂತಿ ಶೇಷದ್ವಾಣಿ ಚ ಸ್ಥಕೀಯಸ್ಥಕೀಯ ಸ್ವರೂಪಂ ನತ್ಯಜಂತಿ ||೨೫||

ಅಥವಾಧರಃ ಹೇಗಾಯಿತೆಂದರೆ ಪ್ರಕೃತಿ ಭಾಷೆಯಲ್ಲಿ ಎಷ್ಟೋ ಬಾರಿ ಕಾರಕವ್ಯಾಖಾರ ಮತ್ತು ಲಿಂಗವ್ಯಾಖಾರ ವಾಸುತ್ತದೆಯಿಂದು ಈ ಮೊದಲೇ ಹೇಳಲಾಗಿದೆ.

**ಭಾವಾಧರಃ :-** ಪೂರ್ವೋಕ್ತ ಆರೂ ದ್ರವ್ಯಗಳು ಉಪಚರಿತ ಅಸದ್ವಾತ-ವ್ಯವಹಾರನಯದಿಂದ ಆಧಾರ- ಆಧೀಯಭಾವದಿಂದ ಏಕಕ್ಷೇತ್ರಾವಗಾಹದಿಂದಿದ್ದರೂ ಕೂಡ ಶುದ್ಧ ಪಾರಿಣಾಮಿಕ ಪರಮಭಾವಗ್ರಾಹಕವಾದ ಶುದ್ಧದ್ವಾರ್ಯಾಧಿಕನಯದಿಂದ ಸಂಕರ-ವ್ಯತಿಕರ ದೋಷಗಳ ಪರಿಹಾರ ಮೂಲಕ ತಮ್ಮ ತಮ್ಮ ಸಾಮಾನ್ಯ ವಿಶೇಷವಾದ ಶುದ್ಧಗುಣಗಳನ್ನು ಬಿಟ್ಟು ಕೊಡುವುದಿಲ್ಲ.

**ತ್ರಿಶ್ಚಿ :-** ಈ ಭಗವನ್ ! ಲೋಕವನ್ನು ಅಸಂಖ್ಯಾತ ಪ್ರದೇಶಿಯಿಂದು ಪರಮಾಗಮದಲ್ಲಿ ಹೇಳಿದೆ. ಆ ಅಸಂಖ್ಯಾತಪ್ರದೇಶಿಯಾದ ಲೋಕದಲ್ಲಿ ಪ್ರತಿಯಿಂದು ಅಸಂಖ್ಯಾತಪ್ರದೇಶಿಯಾದಂಥ ಅನಂತ ಜೀವದ್ವಾರ್ಯಗಳು ಮತ್ತು ಒಂದೊಂದು ಜೀವದ್ವಾರ್ಯದಲ್ಲಿ ಕರ್ಮ-ನೋಕರ್ಮರೂಪದಿಂದ ಅನಂತ ಪ್ರದ್ವಲ ಪರಮಾಣು ದ್ರವ್ಯಗಳು ಇರುತ್ತವೆ, ಆ ಅನಂತ ಪ್ರದ್ವಲ ಪರಮಾಣು ದ್ರವ್ಯಗಳಿಂದ ಕೂಡ ಅನಂತಗುಣಿತವಾಗಿ ಉಳಿದ ಪ್ರದ್ವಲ ಪರಮಾಣು ದ್ರವ್ಯಗಳಿರುತ್ತವೆಂದರೆ ಆ ಎಲ್ಲ ದ್ರವ್ಯಗಳು ಅಸಂಖ್ಯಾ ಪ್ರದೇಶಿಯಾದ ಲೋಕದಲ್ಲಿ ಹೇಗೆ ಅವಕಾಶ ಪಡೆಯುತ್ತವೆಯಂದು ಮೇಲಿನ ಕಥನ ಆಲಿಂ ಪ್ರಭಾಕರಭಟ್ಟನು ಕೇಳುತ್ತಾನೆ.

**ಉತ್ತರ :-** ಅವಗಾಹನಶಕ್ತಿಯ ಕಾರಣದಿಂದ ಎಂದರೆ ಆಕಾಶದಲ್ಲಿ ಅವಕಾಶಕೊಡುವ ಶಕ್ತಿಯಿರುವುದರಿಂದ ಪೂರ್ವೋಕ್ತ ಆರು ದ್ರವ್ಯಗಳು ಏಕಕ್ಷೇತ್ರಾವಗಾಹದಿಂದ ಇರುತ್ತವೆ. ಹೇಗೆಂದರೆ - ೧) ಯಾವ ಪ್ರಕಾರ

ಅಥ ಜೀವಸ್ಯ ವ್ಯವಹಾರೇಣ ಶೇಷಪಂಚದ್ವಕೃತಮುಪಕಾರಂ ಕಥಯತಿ, ತಸ್ಯೈವ ಜೀವಸ್ಯ ನಿಶ್ಚಯೀನ ತಾನ್ಯೇವ ದುಃಖಾರಣಾನಿ ಚ ಕಥಯತಿ-

ಏಯಿಂದ ದವ್ವಾಳಿ ದೇಹಿಯಹ ಸೀಯ-ಸೀಯ-ಕಚ್ಚು ಜಣಂತಿ ।  
ಚಲು-ಗಳಿ-ದುಕ್ಕು ಸಹಂತ ಜಿಯ ತೇ ಸಂಸಾರು ಭವಂತಿ ॥೨೬॥  
ಏತಾನಿ ದ್ವಾಃಣಿ ದೇಹಿನಾಂ ನಿಜನಿಜಕಾಯಂ ಜನಯಂತಿ ।  
ಚತುರ್ಗತಿದುಃಖಂ ಸಹಮಾನಾಃ ಜೀವಾಃ ತೇನ ಸಂಸಾರಂ ಭ್ರಮಂತಿ ॥೨೭॥

ಏಯಿಂದಿತ್ತಾದಿ । ಏಯಿಂದಿತ್ತಾನಿ ದವ್ವಾಳಿ ಜೀವಾದನ್ಯದ್ವಾಃಣಿ ದೇಹಿಯಹಂ ದೇಹಿನಾಂ ಸಂಸಾರಿ ಜೀವಾನಾಮ್ । ಈಂ ಕುರ್ವಂತಿ । ಸೀಯಸೀಯಕಚ್ಚು ಜಣಂತಿ ನಿಜನಿಜಕಾಯಂ ಜನಯಂತಿ ಯೀನ ಕಾರಣೇನ ನಿಜನಿಜಕಾಯಂ ಜನಯಂತಿ । ಚಲುಗಳಿದುಕ್ಕು ಸಹಂತ ಜಿಯ ಚತುರ್ಗತಿದುಃಖಂ ಸಹಮಾನಾಃ ಸಂತೋಜೀವಾಃ ತೇಂ ಸಂಸಾರು ಭವಂತಿ ತೇನ ಕಾರಣೇನ ಸಂಸಾರಂ ಭ್ರಮಂತಿತಿ । ತಥಾ ಚ । ಪ್ರದ್ಗಳಾವಚ್ಚೀವಸ್ಯ ಸ್ವಸಂವಿತ್ತಿಲಕ್ಷಣವಿಭಾವಪರಿಣಾಮರತಸ್ಯ ವ್ಯವಹಾರೇಣ ಶರೀರವಾಜ್ಞಾನಿಷ್ಟಿಂ ಕರೋತಿ, ಧರ್ಮ-

ಒಂದುಗೂಢನಾಗರಸಮಾತ್ರಯಲ್ಲಿ ನೂರು ಸಾವಿರ ಲಕ್ಷದವ್ಯೂ ಸಂಖ್ಯೆಯ ಸುವಣಿಂದಿರುತ್ತದೆ, ೨) ಅಥವಾ ಯಾವ ಪ್ರಕಾರ ಒಂದು ದೀಪದ ಪ್ರಕಾಶದಲ್ಲಿ ಅಧಿಕ ದೀಪಗಳ ಪ್ರಕಾಶವ ಅವಕಾಶ ಪಡೆಯುತ್ತದೆ, ಅಥವಾ ೩) ಯಾವ ಪ್ರಕಾರ ಒಂದು ಭಸ್ಯದ ಕೊಡದಲ್ಲಿ ಸರಿಯಾಗಿ ಒಂದು ಕೊಡ ನೀರು ಸೇರಿಹೊಗುತ್ತದೆ ಎಂದರೆ ಬೂದಿಯಲ್ಲಿ ನೀರು ಶೋಷಿತವಾಗುತ್ತದೆ, ಅಥವಾ ೪) ಯಾವ ಪ್ರಕಾರ ಒಂದು ಕೊಡ ಒಂಟಿಯ ಹಾಲಿನಲ್ಲಿ ಒಂದು ಕೊಡ ಜೀನು ಸೇರಿಹೊಗುತ್ತದೆ, ಅಥವಾ ೫) ಯಾವ ಪ್ರಕಾರ ಒಂದು ನೆಲಮನೆಯಲ್ಲಿ ಭೇರಿ, ಜಯಜಯಕಾರ ಮತ್ತು ಗಂಟೆ ಮೊದಲಾದ ಅನೇಕ ಶಬ್ದಗಳು ಸರಿಯಾಗಿ ಅವಕಾಶ ಪಡೆಯುತ್ತವೆ, ಅದೇ ಪ್ರಕಾರ ಒಂದೇ ಲೋಕದಲ್ಲಿ ವಿಶ್ವ ಅವಗಾಹನಶಕ್ತಿಯ ಕಾರಣದಿಂದ ಪೂರ್ವಾರ್ಥಕ ಅನಂತಸಂಖ್ಯೆಯಪ್ಪು ಜೀವಗಳು ಮತ್ತು ಅನಂತಾನಂತ ಪ್ರದ್ಗಳಾಗಳು ಅವಕಾಶ ಪಡೆಯುತ್ತವೆಯನ್ನು ಪ್ರದರಲ್ಲಿ ಯಾವ ಎರೋಧಿಲ್ಲ. ಪರಮಾಗಮದಲ್ಲಿ (ಶ್ರೀಗೋಮೃಂಡಾರ ಜೀವಕಾಂಡ ಗಾಢೆ ರಳಿ ರಳಿ) ಜೀವಗಳ ಅವಗಾಹನಶಕ್ತಿಯ ಸ್ವರೂಪ ಕೊಡ ಹೀಗೆ ಹೇಳಿದ್ದಾರೆ- ‘ಭೂತಕಾಲದಲ್ಲಿ ಆಗಿಹೊದ ಸಮಸ್ಯ ಸಿದ್ಧರಿಂದ ದ್ವಾಃಪ್ರಮಾಣದಿಂದ ಅನಂತಗುಣತ ಜೀವಗಳು ಒಂದು ನಿಗೊಂದದ ಶರೀರದಲ್ಲಿ ಕಂಡು ಬರುತ್ತವೆ, ಅದರಂತೆ ಪಂಚಾಸ್ತಿಕಾಯದ ಇಂನೇ ಗಾಢೆಯಲ್ಲಿ ಪ್ರದ್ಗಳಾಗಳ ಅವಗಾಹನಶಕ್ತಿಯ ಸ್ವರೂಪ ಹೀಗೆ ಹೇಳಿದ್ದಾರೆ - ‘ಜಗತ್ತು ಎಲ್ಲೆಡೆಗೆ ವಿವಿಧ ಪ್ರಕಾರದ ಅನಂತಾನಂತ ಸೂಕ್ಷ್ಮ ಹಾಗೂ ಬಾದರ ಪ್ರದ್ಗಳಾಯಗಳಿಂದ (ಪ್ರದ್ಗಳಸ್ವಂಧಗಳಿಂದ) ವಿಶ್ವ ರೀತಿಯಿಂದ ಅವಗಾಹಿತವಾಗಿ ಪರಿಪೂರ್ಣ ತುಂಬಿದೆ’.

ಸಮಸ್ಯ ದ್ವಾಃಗಳು ಏಕಕ್ಷೇತ್ರಾವಗಾಹದಿಂದಿರುತ್ತಿದ್ದರೂ ಕೊಡ ಶುದ್ಧನಿಶ್ಚಯನಯದಿಂದ ಜೀವಗಳು ಕೇವಲಜ್ಞಾನ ಮೊದಲಾದ ಅನಂತಗುಣಸ್ವರೂಪವನ್ನು ಬಿಟ್ಟುಕೊಡುವುದಿಲ್ಲ ಮತ್ತು ಪ್ರದ್ಗಳಾಗಳ ವಣಾದಿ-ಸ್ವರೂಪವನ್ನು ಬಿಟ್ಟುಕೊಡುವುದಿಲ್ಲ ಮತ್ತು ಉಳಿದ ದ್ವಾಃಗಳು ತಮ್ಮ ತಮ್ಮ ಸ್ವರೂಪವನ್ನು ಬಿಟ್ಟುಕೊಡುವುದಿಲ್ಲ- ವೆಂಬುದು ಇಲ್ಲಿನ ಭಾವಾರ್ಥವಿದೆ.

ಜೀವಗಳಿಗಾದ್ವಾಃಗಳು ನಿಜನಿಜಕಾಯ ಜನಿಸುವುದರಿಂದ ।  
ಜೀವಗಳು ನಾಲ್ಕಿ ದುಃಖ ಸಹಿಸುತ ಸಂಸಾರದಲ್ಲಿ ತಿರುಗುವವು ॥೨೮॥

ದ್ರವ್ಯಂ ಚೋಪಚರಿತಾಸದ್ಭೂತವ್ಯವಹಾರೇಣ ಗತಿಸಹಕಾರಿತ್ವಂ ಕರೋತಿ, ತಣ್ಣೆವಾಥಮರದವ್ಯಂ ಸ್ಥಿತಿಸಹಕಾರಿತ್ವಂ ಕರೋತಿ, ತೇನ್ಯೇವ ವ್ಯವಹಾರನಯೀನ ಆಕಾಶದ್ರವ್ಯವುವಕಾಶದಾನಂ ದದಾತಿ, ತಣ್ಣೆವ ಕಾಲದ್ರವ್ಯಂ ಚ ಶುಭಾಶುಭಪರಿಣಾಮಸಹಕಾರಿತ್ವಂ ಕರೋತಿ । ಏವಂ ಪಂಚದ್ರವ್ಯಾಣಾಮುಪಕಾರಂ ಲಬ್ಧಾಜಿ ಜೀವೋ ನಿಶ್ಚಯವ್ಯವಹಾರರತ್ತತ್ಯಾಖಾವನಾಚ್ಯಾತಃ ಸನ್ ಚತುರ್ಗತಿದುಃಖಂ ಸಹತೆ ಇತಿ ಭಾವಾಧಃ ॥೨೫॥

ಅಂದೈವಂ ಪಂಚದ್ರವ್ಯಾಣಾಂ ಸ್ವರೂಪಂ ನಿಶ್ಚಯೀನ ದುಃಖಕಾರಣಂ ಜ್ಞಾತಾಂ ಹೇ ಜೀವ ನಿಜಶುದ್ಧಾತ್ಮ-  
ಪಲಂಭಲಕ್ಷಣೇ ಮೋಕ್ಷಮಾರ್ಗೇ ಸ್ಥಿರತ ಇತಿ ನಿರೂಪಯತಿ-

**ದುಕ್ಷಹ ಕಾರಣ ಮುಣಿವಿ ಜಿಯ ದವ್ಷಾಹ ಏಹು ಸಹಾಲು ।**

**ಹೋಯವಿ ಮೋಕ್ಷಹ ಮಗ್ಗಿ ಲಹು ಗಮ್ಮಿಜ್ಜಿ ಇ ಪರ-ಲೋಲು ॥೨೬॥**

ದುಃಖಕಾರಣಂ ಮತ್ತಾಜೀವ ದ್ರವ್ಯಾಣಾಂ ಏತತ್ಸ್ವಭಾವಮ್ ।

ಭೂತಾಮೋಕ್ಷಸ್ಯ ಮಾರ್ಗೇ ಲಘು ಗಮ್ಮಿತೇ ಪರಲೋಕಃ ॥೨೭॥

ಉಳಿದ ಐದು ದ್ರವ್ಯಗಳು ವ್ಯವಹಾರದಿಂದ ಉಪಕಾರ ಮಾಡುತ್ತವೆಂದು ಹೇಳುತ್ತಾರೆ ಮತ್ತು ಅದೇ ಜೀವಕ್ಕೆ ನಿಶ್ಚಯದಿಂದ ಅವೇ ದುಃಖದ ಕಾರಣವೆಯೆಂದು ಈಗ ಹೇಳುತ್ತಾರೆ,-

### ಗಾಢ - ೨೯

**ಅನ್ವಯಾಧಃ :-** [ಎಯಜಂ ದವ್ಷಜಂ] ಜೀವದಿಂದ ಬೇರೆಯಾದ ಈ ದ್ರವ್ಯಗಳು [ದೇಹಿಯಹಂ] ಸಂಸಾರೀ ಜೀವರುಗಳಿಗೆ [ಣೀಯ-ಣೀಯ-ಕಜ್ಜ್ಞಾಜಣಂತಿ] ತಮ್ಮ ತಮ್ಮ ಕಾರ್ಯವನ್ನು ಉತ್ಪನ್ಮಾಡುತ್ತವೆ [ತೇಂ] ಆ ಕಾರಣದಿಂದ [ಚಣಿ-ಗಳಿ-ದುಕ್ಷ ಸಹಂತಿ] ನರಕ ಮೊದಲಾದ ನಾಲ್ಕುಗತಿಗಳ ದುಃಖವನ್ನು ಸಹನೆ ಮಾಡುತ್ತ [ಜಿಯ] ಜೀವರುಗಳು [ಸಂಸಾರು ಭಮಂತಿ] ಸಂಸಾರದಲ್ಲಿ ಭ್ರಮಣಮಾಡುತ್ತಾರೆ.

**ಭಾವಾಧಃ :-** ಪ್ರದ್ಯಾಲದ್ರವ್ಯವಂತೂ ಸ್ವಸಂವೇದನದಿಂದ ಏರುದವಾದ ವಿಭಾವಪರಿಣಾಮಗಳಲ್ಲಿ ಅನುರಕ್ತವಾದ ಜೀವಗಳಿಗೆ ವ್ಯವಹಾರದಿಂದ ಶರೀರ, ವಾಣಿ, ಮನಸ್ಸು ಮತ್ತು ಶಾಸ್ಮೋಚಾಸಗಳನ್ನು ಉತ್ಪನ್ಮಾಡುತ್ತದೆ ಮತ್ತು ಧರ್ಮದ್ರವ್ಯವು ಉಪಚರಿತ ಅಸದ್ಭೂತ ವ್ಯವಹಾರನಯದಿಂದ ಗೆಣಿಯಲ್ಲಿ ಸಹಕಾರಿಯಿದೆ ಅದರಂತೆ ಅಥಮರದ್ರವ್ಯವು ಸ್ಥಿತಿಯಲ್ಲಿ ಸಹಕಾರಿಯಿದೆ, ಅದೇ ಉಪಚರಿತ ಅಸದ್ಭೂತ ವ್ಯವಹಾರನಯದಿಂದ ಆಕಾಶದ್ರವ್ಯವು ಅವಕಾಶದಾನ ನೀಡುತ್ತದೆ ಅದೇ ರೀತಿ ಕಾಲದ್ರವ್ಯವು ಶುಭಾಶುಭ ಪರಿಣಾಮಗಳಲ್ಲಿ ಸಹಕಾರಿಯಿದೆ.

ಜೀವವು ಹೀಗೆ ಐದು ದ್ರವ್ಯಗಳ ಉಪಕಾರ (ಉದಾಸೀನ ನಿಮಿತ್ತ) ಪಡೆದು ನಿಶ್ಚಯ-ವ್ಯವಹಾರರತ್ತತ್ಯಾಖದ ಭಾವನೆಯಿಂದ ಭ್ರಷ್ಟವಾಗುತ್ತ ಚತುರ್ಗತಿಗಳ ದುಃಖವನ್ನು ಸಹನೆಮಾಡುತ್ತದೆಯೆಂಬುದು ಇಲ್ಲಿನ ಭಾವಾಧಃ ವಿದೆ.

ಹೀಗೆ ನಿಶ್ಚಯನಯದಿಂದ ಐದು ದ್ರವ್ಯಗಳ ಸ್ವರೂಪವು (ಸಂಬಂಧವು) ದುಃಖದ ಕಾರಣವೆಂದು ತಿಳಿದುಕೊಂಡು ಎಲ್ಲೆ ಜೀವನೇ ! ನಿಜಶುದ್ಧಾತ್ಮನ ಪ್ರಾಪ್ತಿಯು ಸ್ವರೂಪವಿರುವಂಧ ಮೋಕ್ಷಮಾರ್ಗದಲ್ಲಿ ಸ್ಥಿರನಾಗೆಂದು ಈಗ ಹೇಳುತ್ತಾರೆ,-

ಪರದ್ರವ್ಯಗಳ ಸ್ವಭಾವ ದುಃಖದ ಹೇತುವೆಂದರಿದಲೇ ಜೀವ ।

ಸ್ಥಿರಗೊಂಡರೆ ಮೋಕ್ಷಮಾರ್ಗದಲ್ಲಿ ಶೀಘ್ರಪರಲೋಕ ದೋರಕುವುದು ॥೨೯॥

ದುಕ್ಕಹಂ ಕಾರಣ ದುಃಖಸ್ಯ ಕಾರಣಂ ಮುಣಿವಿ ಮತ್ತಾ ಜ್ಞಾತ್ಮಾ ಜಿಯ ಹೇ ಜೀವ । ಈ ದುಃಖಸ್ಯ ಕಾರಣಂ ಜ್ಞಾತ್ಮಾ ದಪ್ಪಹಂ ಏಹು ಸಹಾಲು ದ್ರವ್ಯಾಳಾಮಿಮಂ ಶರೀರವಾಬ್ಜನಃಪ್ರಾಣಾಪಾನನಿಷ್ಪತ್ತಾ ದಿಲಕ್ಷಣಂ ಪೂರ್ವೋಕ್ತ ಸ್ವಭಾವಮ್ । ಏವಂ ಪ್ರದ್ಗಲಾದಿಪಂಚದ್ರವ್ಯಸ್ವಭಾವಂ ದುಃಖಸ್ಯ ಕಾರಣಂ ಜ್ಞಾತ್ಮಾ । ಈ ತ್ರಿಯತೇ । ಹೋಯವಿ ಭೂತ್ವಾ । ಕ್ಷಮೆ ಮೋಕ್ಷಹಂ ಮಗ್ನಿ ಮೋಕ್ಷಸ್ಯ ಮಾರ್ಗೋ ಲಹು ಲಘು ಶೀಫ್ರುಂ ಪಶ್ಚಾತ್ ಗಮ್ಮಿಜ್ಞಜಿ ಗಮ್ಮತೇ । ಈ ಕರ್ಮತಾಪನ್ನಃ । ಪರಲೋಲು ಪರಲೋಕೋ ಮೋಕ್ಷ । ಇತಿ ತಥಾಹಿ । ಏಂತರಾಗಸದಾನಂದೈಕ ಸ್ವಭಾವಿಕಸುಖವಿಪರೀತಸ್ಯ ಕುಲತ್ವೋತ್ಪಾದಕಸ್ಯ ದುಃಖಸ್ಯ ಕಾರಣಾನಿ ಪ್ರದ್ಗಲಾದಿಪಂಚದ್ರವ್ಯಾಳಿ ಜ್ಞಾತ್ಮಾ ಹೇ ಜೀವ ಭೇದಾಭೇದರತ್ತತ್ವಯಲಕ್ಷಣೋ ಮೋಕ್ಷಸ್ಯ ಮಾರ್ಗೋ ಸಿತ್ತಾ ಪರಃ ಪರಮಾತ್ಮಾ ತಸ್ಯಾವಲೋಕನಮನುಭವನಂ ಪರಮಸಮರಸೀಭಾವೇನ ಪರಿಣಮನಂ ಪರಲೋಕೋ ಮೋಕ್ಷಸ್ತತ್ರ ಗಮ್ಮತ ಇತಿ ಭಾವಾಧಃ ॥೨೬॥

ಅಧೇದಂ ವ್ಯವಹಾರೇಣ ಮಯಾ ಭಣಿತಂ ಜೀವದ್ರವ್ಯಾದಿಶರ್ಥಾನರೂಪಂ ಸಮ್ಮಗ್ನಶಾಸನಮಿದಾನೀಂ ಸಮ್ಮಾಜಾನಂ ಚಾರಿತ್ರುಂ ಚ ಹೇ ಪ್ರಭಾಕರಭಟ್ಟ ಶ್ರೀನಾ ತ್ವಮಿತಿ ಮನಸಿಧ್ವತ್ವಾ ಸೂತ್ರಮಿದಂ ಪ್ರತಿಪಾದಯತಿ-  
ಣಿಯಮೇ ಕಹಿಯಲು ಏಹು ಮಣಿ ವವಹಾರೇಣ ವಿ ದಿಟ್ಟಿ ।  
ಏವಹಿ ಣಾಣು ಚರಿತ್ರು ಸುಣಿ ಜೇ ಪಾಹಿ ಪರಮೇಟ್ಟಿ ॥೨೭॥

### ಗಾಢ - ೨೨

**ಅನ್ವಯಾಧಃ :-** (ಜಿಯ) ಎಲ್ಲೆ ಜೀವನೇ ! (ದಪ್ಪಹಂ ಏಹು ಸಹಾಲು) ಮನ, ವಚನ, ಕಾಯ, ಶ್ವಾಸೋಜ್ಞಾಸದ ನಿಷ್ಪತ್ತಿ ಮೋದಲಾದ ಸ್ವರೂಪದ ಈ ಪೂರ್ವೋಕ್ತ ದ್ರವ್ಯಗಳ ಸ್ವಭಾವವನ್ನು-ಪ್ರದ್ಗಲಾದಿ ಐದು ದ್ರವ್ಯಗಳ ಸ್ವಭಾವವನ್ನು [ದುಕ್ಕಹಂ ಕಾರಣ] ದುಃಖ ಕಾರಣವೆಂದು [ಮುಣಿವಿ] ತಿಳಿದುಕೊಂಡು [ಮೋಕ್ಷಹಂ ಮಗ್ನಿ ಹೋಯವಿ] ಮೋಕ್ಷದ ಮಾರ್ಗದಲ್ಲಿ ಸ್ಥಿರನಾದರೆ ನಿನಗೆ [ಪರ-ಲೋಲು] ಪರಲೋಕದ ಎಂದರೆ ಮೋಕ್ಷದ [ಗಮ್ಮಿಜ್ಞಜಿ] ಪ್ರಾಪ್ತಿಯು [ಲಹು] ಶೀಫ್ರವಾಗಿ ಆಗುವುದು.

**ಭಾವಾಧಃ :-** ಎಲ್ಲೆ ಜೀವನೇ ! ಪ್ರದ್ಗಲ ಮೋದಲಾದ ಐದು ದ್ರವ್ಯಗಳನ್ನು ಒಂದು ಏಂತರಾಗ ಸಹಜಾನಂದ ರೂಪವಾದ ಸ್ವಭಾವಿಕ ಸುಖದಿಂದ ವಿರುದ್ಧ ಅಕುಲತೆಯ ಉತ್ತಾಪಕ ಮತ್ತು ದುಃಖದ ಕಾರಣಗಳೆಂದು ತಿಳಿದುಕೊಂಡು ಮೋಕ್ಷದ ಭೇದಾಭೇದರತ್ತತ್ವಯಸ್ವರೂಪವಾದ ಮಾರ್ಗದಲ್ಲಿ ಸ್ಥಿರನಾದರೆ ಪರ ಎಂದರೆ ಪರಮಾತ್ಮನ ಅವಲೋಕನರೂಪ-ಅನುಭವವನರೂಪ-ಪರಮಸಮರಸೀಭಾವದಿಂದ ಪರಿಣಮನರೂಪ-ಪರಲೋಕದ - ಮೋಕ್ಷದ ಪ್ರಾಪ್ತಿಯು ನಿನಗೆ ಆಗುವುದು.

ನಾನು ವ್ಯವಹಾರನಯದಿಂದ ಜೀವಾದಿ ದ್ರವ್ಯಗಳ ಶ್ರದ್ಧೆಗೆ ಸಮ್ಮಗ್ನಶಾಸನವೆಂದು ಹೇಳಿದ್ದೇನೆ ಈಗ ಎಲ್ಲೆ ಪ್ರಭಾಕರಭಟ್ಟನೇ ! ನೀನು ಸಮ್ಮಾಜಾನ ಮತ್ತು ಸಮ್ಮಾಜಾರ್ಥಿವನ್ನು ಕೇಳಿಂಬ ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟು ಕೊಂಡು ಈ ಸೂತ್ರ ಹೇಳುತ್ತಾರೆ,-

ನಾ ನಿಯಮದಿ ವ್ಯವಹಾರದಿಂದೀ ಸಮ್ಮಕ್ಷ ವೇಳಿದೆ ನೀನು ।  
ಜ್ಞಾನಚಾರಿತ್ರಗಳ ಕೇಳುವುದರಿಂದ ಪರಮೇಷ್ಠಿಪದ ಪಡೆವೆ ॥೨೮॥

ನಿಯಮೇನ ಕಧಿತಾ ಏಷಾ ಮಯಾ ವ್ಯವಹಾರೇಣಾಪಿ ದೃಷ್ಟಿಃ ।  
ಇದಾನಿಂ ಜ್ಞಾನಂ ಭಾರಿತ್ತಂ ಶ್ರಣು ಯೀನ ಪ್ರಾಪ್ತೋಽಷಿ ಪರಮೇಷ್ಠಿನಮಾ ॥೨೮॥

ನಿಯಮೇನ ನಿಶ್ಚಯೀನ ಕಧಿತಾ ಏಷಾ ಮಯಾ ವ್ಯವಹಾರೇಣಾಪಿ ದೃಷ್ಟಿಃ । ಏಷಾ ಕಾ । ದಿಟ್ಟಿ ದೃಷ್ಟಿಃ । ದೃಷ್ಟಿಃ, ಕೋಽಧರ್ಣಃ, ಸಮೃಕ್ತಪ್ರಮಾ । ಏವಹಿಂ ಇದಾನಿಂ ಕಾಣಾ ಚರಿತ್ತು ಸುಂ ಹೇ ಪ್ರಭಾಕರಭಟ್ಟ ಕ್ರಮೇಣ ಜ್ಞಾನಭಾರಿತ್ತದ್ವಯಂ ಶ್ರಣು । ಯೀನ ಶ್ರುತೀನ ಕಿಂಬವತಿ । ಜೇಂ ಪಾವಹಿ ಯೀನ ಸಮೃಗ್ಂಘಾನ್ಯಾಸಾರಿತ್ತದ್ವಯೀನಪ್ರಾಪ್ತೋಽಷಿ । ಕಿಂ ಪ್ರಾಪ್ತೋಽಷಿ । ಪರಮೇಷ್ಠಿ ಪರಮೇಷ್ಠಿ ಪದಂ ಮುಕ್ತಪದಮಿತಿ । ಅತೋ ವ್ಯವಹಾರಸಮೃಕ್ತಪಿಷಣಿಭೂತಾನಾಂ ದ್ವವ್ಯಾಣಾಂ ಚೊಲಿಕಾರೂಪೇಣ ವ್ಯಾಖ್ಯಾನಂ ಕ್ರಿಯತೇ । ತದ್ವಥಾ । ‘ಪರಿಣಾಮ ಜೀವ ಮುತ್ತಂ ಸಪದೇಸಂ ಏಯ ಬಿತ್ತ ಕಿರಿಯಾ ಯ । ಓಂಕ್ರಂ ಕಾರಣ ಕತ್ತಾ ಸವ್ವಗದಂ ಇದರಮ್ಮಾಯ ಪವೇಸೋ’ । ಪರಿಣಾಮ ಇತ್ಯಾದಿ । ‘ಪರಿಣಾಮ’ ಪರಿಣಾಮಿನೆ ಜೀವಪುದ್ಗಲೆ ಸ್ವಭಾವಿಭಾವಪರಿಣಾಮಾಭ್ಯಾಂ ಶೇಷಚತ್ತಾರಿ ದ್ವವ್ಯಾಣ ಜೀವಪುದ್ಗಲವದ್ವಿಭಾವವ್ಯಂಜನಪಯಾರ್ಥಾಭಾವಾತ್ ಮುಖ್ಯವ್ಯತ್ಯಾಪನರಪರಿಣಾಮೀನಿಇತಿ । ‘ಜೀವ’ ಶುದ್ಧ-ನಿಶ್ಚಯನಯೀನವಿಶುದ್ಧಜ್ಞಾನದರ್ಶನಸ್ವಭಾವಂ ಶುದ್ಧಚೈತನ್ಯಂ ಪ್ರಾಣಶೈಂನೋಽಜ್ಞತೇ ತೇನ ಜೀವತೀತಿ ಜೀವಃ, ವ್ಯವಹಾರನಯೀನ ಪ್ರಾಣಃ ಕರ್ಮಾಂದಯಜನಿತದ್ವ್ಯಭಾವರೂಪೇಷ್ಟಿತುಭಿಃ । ಪ್ರಾಣೈಜೀವತಿ ಜೀವಿಷ್ಟತಿ ಜೀವಿತಪೂರ್ವಾರ್ಥಾ ವಾ ಜೀವಃ ಪುದ್ಗಲಾದಿಪಂಚದ್ವವ್ಯಾಣ ಪ್ರಾಣರಜೀವರೂಪಾಣಿ । ‘ಮುತ್ತಂ’ ಅಮೂರ್ತಶಾಧಾತ್ಮನೋ ವಿಲಕ್ಷಣಾ

### ಗಾಢ - ೨೮

**ಅನ್ವಯಾಧರ :** - [ಮಂಜಿಂ] ನಾನು [ವ್ಯವಹಾರೇಣಾ ಏ] ವ್ಯವಹಾರನಯದಿಂದಲೇ [ಏಹು ದಿಟ್ಟಿ] ಈ ಸಮೃಕ್ತದ (ಸಮೃಗ್ರರ್ಥನದ ಸ್ವರೂಪ) [ಣಿಯಮೇಂ] ನಿಯಮದಿಂದ [ಕಧಿಯಳಿ] ನಿನಗೆ ಹೇಳಿದ್ದೇನೆ, [ಏವಹಿಂ] ಎಲ್ಲೆ ಪ್ರಭಾಕರಭಟ್ಟನೇ ! ಈಗ ನೀನು ಕ್ರಮದಿಂದ [ಕಾಣಾ ಚರಿತ್ತು] ಜ್ಞಾನ ಮತ್ತು ಭಾರಿತ್ತವನ್ನು [ಸುಣಿ] ಆಲಿಸು [ಜೇಂ] ಅದರಿಂದ ಎಂದರೆ ಜ್ಞಾನ ಮತ್ತು ಭಾರಿತ್ತಗಳಿರಡನ್ನು ಧಾರಣ ಮಾಡುವುದರಿಂದ [ಪರಮೇಷ್ಠಿ ಪಾವಹಿ] ನೀನು ಪರಮೇಷ್ಠಿಪದ-ಮೋಕ್ಷಪದ ಪಡೆಯುವೆ.

**ಭಾಷಾಧರ :** - ಈಗ ವ್ಯವಹಾರ ಸಮೃಕ್ತದ ವಿಷಯಭೂತಗಳಾದ ಆರುದ್ವವ್ಯಗಳ ವ್ಯಾಖ್ಯಾನವನ್ನು ಚೊಲಿಕಾರೂಪದಿಂದ (ಸಾಂಗೋಪಾಂಗ, ವಿಶೇಷರೂಪದಿಂದ) ಮಾಡುತ್ತಾರೆ - ಪರಿಣಾಮ, ಜೀವ, ಮೂರ್ತಿ, ಸಪ್ತದೇಶ, ಏಕ, ಕ್ಷೇತ್ರ, ಕ್ರಿಯೆ, ನಿತ್ಯ, ಕಾರಣ, ಕರ್ತೃ, ಸರ್ವಾಗತ, ಇತರ ದ್ವವ್ಯಗಳಲ್ಲಿ ಅಪ್ರವೇಶತೆ ಈ ಹನ್ನೆರಡು ವಚನಗಳನ್ನು ಆರುದ್ವವ್ಯಗಳಲ್ಲಿ ಇಂಗಿಸುವುದು.

೧) ‘ಪರಿಣಾಮ’ ಈ ಆರುದ್ವವ್ಯಗಳಲ್ಲಿ ಜೀವ ಮತ್ತು ಪುದ್ಗಲ ಇವರಿಡು ದ್ವವ್ಯಗಳು ಸ್ವಭಾವ-ವಿಭಾವ ಪರಿಣಾಮಗಳಿಂದ ಪರಿಣಾಮಿಸುತ್ತವೆ. ಇನ್ನುಳಿದ ನಾಲ್ಕು ದ್ವವ್ಯಗಳಲ್ಲಿ ಜೀವ-ಪುದ್ಗಲದ ಹಾಗೆ ವಿಭಾವವ್ಯಂಜನ ಪಯಾರ್ಥಾಯಿದ ಸದ್ಗಾವವಿಲ್ಲದಿರುವುದರಿಂದ ಮುಖ್ಯತ್ವವಾಗಿ ಅವು ಅಪರಿಣಾಮಿಯಿವೆ.

೨) ‘ಜೀವ’ ಶುದ್ಧನಿಶ್ಚಯನಯದಿಂದ ‘ಪ್ರಾಣ’ ಶಬ್ದದಿಂದಲೇ ವಿಶುದ್ಧ-ಜ್ಞಾನದರ್ಶನಸ್ವಭಾವವ್ಯಂಜಿ ಶುದ್ಧ ಚೈತನ್ಯವಂದು ಹೇಳಲಾಗುತ್ತದೆ. ಆದುದರಿಂದ ಯಾವುದು ಜೀವಿಸುತ್ತದೆ ಅದು ಜೀವವಿದೆ, ಆದರೆ ವ್ಯವಹಾರನಯದಿಂದಂತೂ ಕರ್ಮಾಂದಯ ಜನ್ಯ-ದ್ವವ್ಯಭಾವರೂಪದ ನಾಲ್ಕು ಪ್ರಾಣಗಳಿಂದ ಯಾವುದು

ಸ್ವರ್ತರಸಗಂಧವರ್ಣವತೀ ಮೂರ್ತಿರುಚ್ಚಿ ತೇತದ್ವಾವಾನ್ಮೂರ್ತಃ ಪುದ್ಲಃ । ಜೀವದ್ವೈಂ ಪುನರನುಪಚರಿತಾಸದ್ವೂತ್ತ-  
ವ್ಯವಹಾರೇಣ ಮೂರ್ತಿಮಪಿ ಶುದ್ಧನಿಶ್ಚಯಿನಯೀನಾಮೂರ್ತಮಾ । ಧರ್ಮಾ ಧರ್ಮಾರ್ಥಕಾಶಕಾಲದ್ವಾಣಿ  
ಚಾಮೂರಾನಿ । ‘ಸಪದೇಂಸಂ’ ಲೋಕಮಾತ್ರಪ್ರಮಿತಾಸಂಖ್ಯೀಯಪ್ರದೇಶಲಕ್ಷಣಂ ಜೀವದ್ವೈಮಾದಿಂ ಕೃತ್ವಾ  
ಪಂಚದ್ವಾಣಿ ಪಂಚಾಸ್ತಿಕಾಯ ಸಂಭಾನಿ ಸಪ್ತದೇಶಾನಿ ಕಾಲದ್ವೈಂ ಪುನರ್ಬಾಹುಪ್ರದೇಶ ಲಕ್ಷಣಕಾಯತ್ವ-  
ಭಾವಾದಪ್ರದೇಶಮಾ । ‘ಪಯ’ ದ್ವಾಣಿಕನಯೀನ ಧರ್ಮಾರ್ಥಮಾರ್ಥಕಾಶದ್ವಾಣಿಕಾನಿ ಭವಂತಿ  
ಜೀವಪುದ್ಲಿಕಾಲದ್ವಾಣಿ ಪುನರನೇಕಾನಿ ಭವಂತಿ । ‘ಖೀತ್ವಂ’ ಸರ್ವದ್ವಾಣಿಮವಕಾಶದಾನಸಾಮಧ್ಯಾರ್ಥ  
ಕ್ಷೇತ್ರಮಾಕಾಶಮೇಕಂ ಶೇಷಪಂಚದ್ವಾಣಿಕ್ಷೇತ್ರಾಣಿ । ‘ಕರಿಯಾಯ’ ಕ್ಷೇತ್ರಾತ್ಮೇತ್ರಾಂತರಗಮನರೂಪಾ  
ಪರಿಸ್ಪಂದವತೀ ಚಲನವತೀ ಕ್ರಿಯಾ ಸಾ ವಿದ್ವತೇ ಯಿಯಾಸ್ತು ಕ್ರಿಯಾವಂತಾ ಜೀವಪುದ್ಲಿ  
ಧರ್ಮಾರ್ಥಮಾರ್ಥಕಾಲದ್ವಾಣಿ ಪುನರ್ನಿರ್ಣಯಾಣಿ । ‘ಣಿಚ್ಚಂ’ ಧರ್ಮಾರ್ಥಮಾರ್ಥಕಾಲದ್ವಾಣಿ  
ಯದ್ವಿಪ್ಯಾಫಪಯಾರ್ಯತ್ವೀನಾನಿತ್ಯಾನಿತಥಾಪಿಮುಖ್ಯವತ್ವಾ ವಿಭಾವವೈಂಜನಪಯಾರ್ಯಾಭಾವಾರ್ಥಾನಿತ್ಯಾನಿ  
ದ್ವಾಣಿಕನಯೀನಚ, ಜೀವಪುದ್ಲಿದ್ವೈಂಪುನಯ್ಯದ್ವಾಣಿಕನಯಾಪೇಕ್ಷೆಯಾನಿತ್ಯೇತಥಾಪ್ಯಗುರುಲಘು  
ಪರಿಣತಿರೂಪಸ್ವಭಾವಪಯಾರ್ಯಾಪೇಕ್ಷೆಯಾಭಾವಾಪೇಕ್ಷೆಯಾ ಭಾನಿತ್ಯೇ । ‘ಕಾರಣ’ ಪುದ್ಲಿಧರ್ಮಾರ್ಥಮಾರ್ಥಕಾಲದ್ವಾಣಿ  
ವ್ಯವಹಾರನಯೀನ ಜೀವಸ್ಯ ಶರೀರವಾಜ್ಞಾನಿಃಪ್ರಾಣಾಧಿಗತಿ- ಸಿತ್ಯವಗಾಹವರ್ತನಾಕಾರ್ಯಾಣಿ ಕುರಂತಿ  
ಇತಿಕಾರಣಾನಿಭವಂತಿ, ಜೀವದ್ವೈಂ ಪುನಯ್ಯದ್ವಾಣಿಗುರುತಿಪ್ರಾಣಿರೂಪಗ್ರಹಂ ಕರೋತಿತಥಾಪಿ

ಜೀವಿಸುತ್ತದೆ, ಜೀವಿಸುವುದು ಮತ್ತು ಮೊದಲು ಜೀವಿಸುತ್ತಿತ್ತು ಅದು ಜೀವವಿದೆ. ಮತ್ತು ಪುದ್ಲಿ ಮೊದಲಾದ  
ಐದು ದ್ವಾರ್ವಗಳು ಅಜೀವರೂಪವಿವೆ.

ಇ.) ‘ಮುತ್ತಂ’ ಅಮೂರ್ತಿ ಶುದ್ಧ ಆಕ್ಷನಿಂದ ವಿವರಿತವಾದ ಸ್ವರ್ತ, ರಸ, ಗಂಧ, ವರ್ಣವುಳ್ಳಪ್ರಗಳು  
ಅವು ಮೂರ್ತಿವೆನಿಸಿಕೊಳ್ಳುತ್ತವೆ, ಆ ಭಾವಪುಳ್ಳದಿನ್ನರುಪದರಿಂದ ಪುದ್ಲಿವು ಮೂರ್ತಿವಿದೆ, ಆದರೆ ಜೀವದ್ವೈವಂತೂ  
ಅನುಪಚರಿತ ಅಸದ್ವಿತ್ವವ್ಯವಹಾರನಯದಿಂದ ಮೂರ್ತಿವಿದ್ದರೂ ಕೂಡ ಶುದ್ಧನಿಶ್ಚಯಿನಯದಿಂದ ಅಮೂರ್ತಿವಿದೆ.  
ಮತ್ತು ಧರ್ಮ, ಅಧರ್ಮ, ಆಕಾಶ ಹಾಗೂ ಕಾಲ ಈ ನಾಲ್ಕು ದ್ವಾರ್ವಗಳು ಅಮೂರ್ತಿವಿವೆ.

ಇ.) ‘ಸಪದೇಂಸಂ’ ಲೋಕಮಾತ್ರಪ್ರಮಾಣದಷ್ಟು ಅಸಂಖ್ಯಾತ ಪ್ರದೇಶಿಯಾದ ಜೀವದ್ವೈದಿಂದ  
ಹಿಡಿದು ಪಂಚಾಸ್ತಿಕಾಯನಾಮದ ಐದೂ ದ್ವಾರ್ವಗಳು ಸಪ್ತದೇಶಿಯಿವೆ, ಆದರೆ ಕಾಲದ್ವಾರ್ವವಂತೂ  
ಒಹುಪ್ರದೇಶಲಕ್ಷಣವಿರುವಂಥ ಕಾಯತ್ವದ ಅಭಾವವಿರುವುದರಿಂದ ಅಪ್ರದೇಶವಿದೆ.

ಇ.) ‘ಪಯ’ ದ್ವಾಣಿಕನಯದಿಂದ ಧರ್ಮ, ಅಧರ್ಮ, ಮತ್ತು ಆಕಾಶ ಈ ಮೂರು ದ್ವಾರ್ವಗಳು  
ಒಂದೊಂದು ಇವೆ, ಆದರೆ ಜೀವ, ಪುದ್ಲಿ ಮತ್ತು ಕಾಲ ಈ ಮೂರು ದ್ವಾರ್ವಗಳು ಅನೇಕವಿವೆ.

ಇ.) ‘ಖೀತ್ವ’ ಸಮಸ್ತ ದ್ವಾರ್ವಗಳಿಗೆ ಅವಕಾಶಕೊಡುವ ಸಾಮಧ್ಯವಿರುವುದರಿಂದ ಆಕಾಶವು ಒಂದೇ  
ಕ್ಷೇತ್ರವಿದೆ, ಆದರೆ ಉಳಿದ ಐದೂ ದ್ವಾರ್ವಗಳಂತೂ ಅಕ್ಷೇತ್ರವಿವೆ.

ಇ.) ‘ಕರಿಯಾಯ’ ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರದಲ್ಲಿ ಗಮನರೂಪವಾದ ಪರಿಸ್ಪಂದಪುಳ್ಳ-ಚಲನ  
ಯುಳ್ಳ ಕ್ರಿಯೆಯು ವರ್ತಿಸುತ್ತಿರುವಂಥ ಜೀವ ಮತ್ತು ಪುದ್ಲಿ ಇವರೆಡು ದ್ವಾರ್ವಗಳು ಕ್ರಿಯಾವಂತವಿವೆ, ಆದರೆ  
ಧರ್ಮ, ಅಧರ್ಮ, ಆಕಾಶ ಮತ್ತು ಕಾಲ ಈ ನಾಲ್ಕು ದ್ವಾರ್ವಗಳಂತೂ ನಿಷ್ಪಿಯವಿವೆ,

ಪುದ್ಗಲಾದಿಪಂಚದ್ವಾಣಿಂ ಕಿರುಪಿ ನ ಕರೋತೀತ್ಯ ಕಾರಣಮ್ | ‘ಕತ್ತಾ’ ಶುದ್ಧಪಾರಿಣಾಮಿಕಪರಮಭಾವಗ್ರಹಕೇಣ ಶುದ್ಧದ್ವಾಣಿಕನಯೀನ ಯದ್ಯಾಪಿ ಬಂಧಮೋಕ್ಷದ್ವಾಭಾವರೂಪಃ ಪುಣಿಪಾಪಫುಟಪಟಾದೀನಾಮಕತಾರ್ಥಿ ವಸ್ತುಧಾವ್ಯ ಶುದ್ಧನಿಷ್ಠಯೀನ ಶುಭಾಶುಭೋಪಯೋಗಭಾಯಂ ಪರಿಣಿತಃ ಸನ್ ಪುಣಿಪಾಪಬಂಧಯೋಃ ಕತ್ತಾ ತತ್ತಲಭೋಕ್ತಾ ಚ ಭವತಿ ವಿಶುದ್ಧಜ್ಞಾನದರ್ಶನಸ್ವಭಾವನಿಜಶುದ್ಧದ್ವಾಪ್ಯಸಮ್ಯಕ್ತಾಶ್ರದಾನಿಷ್ಠಾನಾನುಷ್ಣಾನರೂಪೇಣ ಶುದ್ಧೋಪಯೋಗೀನ ತತ್ತಲಿನಿತಃ ಸನ್ ಮೋಕ್ಷಸ್ಯಾಪಿ ಕತ್ತಾ ತತ್ತಲಭೋಕ್ತಾ ಚ | ಶುಭಾಶುಭಶುದ್ಧಪರಿಣಾಮಾನಾಂ ಪರಿಣಾಮನಮೇವ ಕತ್ತ್ಯತ್ತಾಪ್ಯ ಸರ್ವತ್ತಜ್ಞಾತವ್ಯಮಿತಿ | ಪುದ್ಗಲಾದಿಪಂಚದ್ವಾಣಿಂ ಚ ಸಕ್ಷೀಯಸಕ್ಷೀಯ ಪರಿಣಾಮಮೇನ ಪರಿಣಾಮನಮೇವ ಕತ್ತ್ಯತ್ತಾಪ್ಯ | ವಸ್ತುವ್ಯತ್ತಾಪ್ಯನಃ ಪುಣಿಪಾಪಾದಿರೂಪೇಣಾಕತ್ತ್ಯತ್ತಾಪ್ಯ | ‘ಸಪ್ತಗದಂ’ ಲೋಕಲೋಕವ್ಯಾಪ್ತಪೇಕ್ಷಯಾ ಸರ್ವಗತಮಾಕಾಶಂ ಭಣ್ಯತೇ ಧರ್ಮಾಧರ್ಮರ್ಯಾ ಚ ಲೋಕವ್ಯಾಪ್ತಪೇಕ್ಷಯಾ ಜೀವದ್ವಾಪ್ಯಂ ತು ಪುನರೇಕೈಕಿವೆಕ್ಷಯಾ ಲೋಕಪೂರಣಾಪಸ್ಯಾಂ ವಿಹಾಯಾಸರ್ವಗತಂ ನಾನಾಜೀವಾಪೇಕ್ಷಯಾ ಸರ್ವಗತಮೇವ ಭವತಿತೀತಿ | ಪುದ್ಗಲದ್ವಾಪ್ಯಂ ಪುನಲೋಕರೂಪವಹಾಸ್ಯಂಧಾಪೇಕ್ಷಯಾ ಸರ್ವಗತಂ ಶೇಷಪುದ್ಗಲಾಪೇಕ್ಷಯಾ ಸರ್ವಗತಂ ನ ಭವತಿತೀತಿ | ಕಾಲದ್ವಾಪ್ಯಂ ಪುನರೇಕಾಲಾಣಿದ್ವಾಪೇಕ್ಷಯಾ ಸರ್ವಗತಂ ನ ಭವತಿ ಲೋಕಪ್ರದೇಶಪ್ರಮಾಣನಾನಾಕಾಲಾಣಿವಿಪಕ್ಷಯಾ ಲೋಕೇ ಸರ್ವಗತಂ ಭವತಿ | ‘ಇದರಮ್ಮಿಯಪವೇಸೋ’

ಆ) ‘ಣಿಕ್ಕೆ’ ಧರ್ಮ, ಅಧರ್ಮ, ಆಕಾಶ ಮತ್ತು ಕಾಲ ಈ ನಾಲ್ಕು ದ್ವಾರ್ಪಾಗಳು ಅಧರ್ಮಪರ್ಯಾಯದ ಅಪೇಕ್ಷೆಯಿಂದ ಅನಿತ್ಯವಿದ್ದರೂ ಕೂಡ ಮುಖ್ಯವಾಗಿ ಅಪಕ್ಕೆ ವಿಭಾವವ್ಯಂಜನಪರ್ಯಾಯವಿಲ್ಲದಿರುವುದರಿಂದ ದ್ವಾಣಿಕನಯದಿಂದ ನಿತ್ಯವಿವೆ, ಆದರೆ ಜೀವ-ಪುದ್ಗಲದ್ವಾರ್ಪಾಗಳು ದ್ವಾಣಿಕನಯದ ಅಪೇಕ್ಷೆಯಿಂದ ನಿತ್ಯವಿದ್ದರೂ ಕೂಡ ಅಗುರುಲಫುಪರಿಣಿತರೂಪವಾದ ಸ್ವಭಾವಪರ್ಯಾಯದ ಅಪೇಕ್ಷೆಯಿಂದ ಮತ್ತು ವಿಭಾವವ್ಯಂಜನ ಪರ್ಯಾಯದ ಅಪೇಕ್ಷೆಯಿಂದ ಅನಿತ್ಯವಿವೆ.

ಬ) ‘ಕಾರಣ’ ಪುದ್ಗಲ, ಧರ್ಮ, ಅಧರ್ಮ, ಆಕಾಶ ಮತ್ತು ಕಾಲ ಈ ಐದು ದ್ವಾರ್ಪಾಗಳು ವ್ಯವಹಾರನಯದಿಂದ ಶರೀರ, ವಾಸಿ, ಮನಸ್ಸು, ಶಾಸ್ಮೋಚ್ಛಾಪ ಮೊದಲಾದ ರೂಪದ ಗತಿ, ಸ್ಥಿತಿ, ಅವಗಾಹನ, ವರ್ತನಾರೂಪ ಜೀವದ ಕಾರ್ಯಗಳನ್ನು ಮಾಡುತ್ತಿರುವುದರಿಂದ ಕಾರಣಗಳಿವೆ, ಆದರೆ ಜೀವದ್ವಾಪಂತೂ ಗುರು-ಶಿಷ್ಯಾದಿಗಳ ರೂಪದಿಂದ ಪರಸ್ಪರ ಉಪಕಾರ ಮಾಡುತ್ತಿದ್ದರೂ ಕೂಡ ಪುದ್ಗಲ ಮೊದಲಾದ ಐದು ದ್ವಾರ್ಪಾಗಳದೇನೂ ಮಾಡಿರುವುದರಿಂದ ಜೀವವು ಅಕಾರಣವಿದೆ.

೧೦) ‘ಕತ್ತಾ’ ಜೀವವು ಶುದ್ಧಪಾರಿಣಾಮಿಕ ಪರಮಭಾವಗ್ರಹಕವಾದ ಶುದ್ಧದ್ವಾಣಿಕನಯದಿಂದ ಬಂಧ-ಮೋಕ್ಷದ, ದ್ವಾಭಾವರೂಪಗಳಾದ ಪುಣಿ-ಪಾಪದ ಮತ್ತು ಫುಟ-ಪಟ ಮೊದಲಾದಪ್ರಗಳ ಅಕತ್ತ್ಯವಿದ್ದರೂ ಕೂಡ ಅಶುದ್ಧ ನಿಶ್ಚಯನಯದಿಂದ ಶುಭಾಶುಭ ಉಪಯೋಗರೂಪದಿಂದ ಪರಿಣಾಮಿಸುತ್ತ ಪುಣಿ-ಪಾಪ ಬಂಧದ ಕತ್ತ್ಯ ಮತ್ತು ಅಪ್ರಗಳ ಫಲದ ಭೋಕ್ತ್ವವಿದೆ. ಮತ್ತು ವಿಶುದ್ಧಜ್ಞಾನ, ವಿಶುದ್ಧದರ್ಶನಸ್ವಭಾವವಿರುವಂಥ ನಿಜಶುದ್ಧದ್ವಾಪ್ಯದ ಸಮ್ಯಕ್ತಾಶ್ರದ್ದ, ಸಮ್ಯಗ್ಂಜಾನ, ಸಮ್ಯಕ್ ಅನುಷ್ಣಾನರೂಪವಾದ ಶುದ್ಧೋಪಯೋಗರೂಪದಿಂದ ಪರಿಣಾಮಿಸುತ್ತ ಮೋಕ್ಷದ ಕತ್ತ್ಯ ಕೂಡ ಇದ್ದಾನೆ ಮತ್ತು ಆದರ ಫಲದ ಭೋಕ್ತ್ವ ಇದ್ದಾನೆ. ಶುಭ, ಅಶುಭ, ಶುದ್ಧ ಪರಿಣಾಮಗಳರೂಪದಿಂದ ಪರಿಣಾಮಿಸುವುದೇ ಕತ್ತ್ಯತ್ತಪಿಡೆಯೆಂದು ಎಲ್ಲೆಡೆಗೆ ತಿಳಿಯಬೇಕು. ಮತ್ತು ಪುದ್ಗಲ ಮೊದಲಾದ ಐದು ದ್ವಾರ್ಪಾಗಳು ತಮ್ಮ ತಮ್ಮ ಪರಿಣಾಮರೂಪವಾಗಿ ಪರಿಣಾಮಿಸುವುದೇ ಕತ್ತ್ಯತ್ತಪಿಡೆ, ಮತ್ತು ವಸ್ತುದ್ವಷ್ಟಿಯಿಂದಂತೂ ಪುಣಿ-ಪಾಪಾದಿಗಳರೂಪದಿಂದ ಕತ್ತ್ಯತ್ತಪಿಡೇ ಇಲ್ಲ.

ಯದ್ವಾರ್ಪಿಸರ್ವದ್ವಾಣಿವ್ಯವಹಾರೀಕ್ಷೇತ್ರಾವಗಾಹೇನಾಮ್ಯೋನ್ಯಾಸುಪ್ರವೇಶೇನತಿಷ್ಠಂತಿತಥಾಪಿನಿಶ್ಚಯನಯೀನ ಚೀತನಾದಿಸ್ವಕೀಯಸ್ವಕೀಯಸ್ವರೂಪಂ ನ ತ್ಯಜಂತಿತಿ । ತಥಾ ಚೋಕ್ತಮ್ - ‘ಅಣೋಣಾಂ ಪವಿಸಂತಾ ದಿಂತಾ ಓಗಾಸಮಣಾಮಣಾಸ್ । ಮೇಲಂತಾ ವಿಯ ಜಂಚ್ಚಂ ಸಗಸಚಾಪಂ ಇ ವಿಜಹಂತಿ ॥’ । ಇದಮತ್ತ ತಾತ್ಪರ್ಯಮ್ । ವ್ಯವಹಾರಸಮ್ಯಕ್ತಾವಿಷಯಭೂತೇಷು ಷಡ್ವಿವ್ಯೇಷು ಮಧ್ಯೇ ವಿತರಾಗಚಿದಾನಂದೈಕಾದಿಗುಣಸ್ವಭಾವಂ ಶಬಾಶುಭಮನೋವಚನಕಾಯವ್ಯಾಪಾರರಹಿತಂ ನಿಜಶುದ್ಧತ್ವದ್ವಿವ್ಯಮೇವೋಪಾದೇಯಮ್ ॥೨೮॥ ಏವಮೇಚೋನವಿಂಶತಿಸೂತಪ್ರಮಿತಷ್ಠಲೇ ನಿಶ್ಚಯವ್ಯವಹಾರಮೋಕ್ಷಮಾರ್ಗಪ್ರತಿಪಾದಕತ್ವೇನಪೂರ್ವಸೂತಪ್ರತಿಯಂಗತಮ್ । ಇದಂ ಪುನರಂತರಂ ಸ್ಥಲಂ ಚತುರ್ಧಾಶಸೂತಪ್ರಮಿತಂ ಷಡ್ವಿವ್ಯಧೇಯಭೂತವ್ಯವಹಾರಸಮ್ಯಕ್ತಾವ್ಯಾಖ್ಯಾನ-ಮುಖ್ಯತ್ವೇನಸಮಾಪ್ತಮಿತಿ ।

ಅಥ ಸಂಶಯವಿಪಯಾಯಾನಂಧ್ಯವಸಾಯರಹಿತಂ ಸಮ್ಯಗಾಜಾನಂ ಪ್ರಕಟಯತಿ-

(೧) ‘ಸವ್ಯಾಗದಂ’ ಆಕಾಶವು ಲೋಕಾಲೋಕದಲ್ಲಿ ವ್ಯಾಪಿಸುವ ಅಪೇಕ್ಷೆಯಿಂದ ಸರ್ವಗತವಿದೆ, ಮತ್ತು ಧರ್ಮದ್ವಿವ್ಯವಹಾಗೂ ಅಧರ್ಮದ್ವಿವ್ಯಗಳು ಲೋಕದಲ್ಲಿ ವ್ಯಾಪಿಸುವ ಅಪೇಕ್ಷೆಯಿಂದ ಸರ್ವಗತವಿವೆ. ಮತ್ತು ಜೀವದವ್ಯವು ಒಂದೊಂದು ಜೀವದ ಅಪೇಕ್ಷೆಯಿಂದ ಕೇವಲೀ ಸಮುದ್ರಾತ್ಮದಲ್ಲಿ ಲೋಕಪೂರಣದ ಅಪಸ್ಥಿಯನ್ನು ಹೊರತುಪಡಿಸಿ ಅಸರ್ವಗತವಿದೆ, ಅನೇಕ ಜೀವದ ಅಪೇಕ್ಷೆಯಿಂದ ಸರ್ವಗತವೇ ಇದೆ. ಮತ್ತು ಪುದ್ಗಲದ್ವಿವ್ಯವು ಲೋಕರೂಪ ಮಹಾಸ್ಯಂಧದ ಅಪೇಕ್ಷೆಯಿಂದ ಸರ್ವಗತವಿದೆ, ಉಳಿದ ಪುದ್ಗಲದ ಅಪೇಕ್ಷೆಯಿಂದ ಸರ್ವಗತವಿಲ್ಲ, ಮತ್ತು ಕಾಲದ್ವಿವ್ಯವು ಒಂದೊಂದು ಕಾಲದವ್ಯದ ಅಪೇಕ್ಷೆಯಿಂದ ಸರ್ವಗತವಿಲ್ಲ, ಲೋಕದ ಪ್ರದೇಶಗಳಷ್ಟು ಅನೇಕ ಕಾಲದ್ವಿವ್ಯಗಳ ಅಪೇಕ್ಷೆಯಿಂದ ಲೋಕದಲ್ಲಿ ಸರ್ವಗತವಿದೆ.

(೨) ‘ಇದರಮ್ಮಿಯಪವೇಚೋ’ ಎಲ್ಲ ದ್ವಿವ್ಯಗಳು ವ್ಯವಹಾರನಯದಿಂದ ಏಕಕ್ಷೇತ್ರಾವಗಾಹದಿಂದ ಒಂದು ಇನ್ನೊಂದರಲ್ಲಿ ಪ್ರವೇಶಿಸಿರುತ್ತಿದ್ದರೂ ಕೂಡ ನಿಶ್ಚಯನಯದಿಂದ ಚೀತನ ಮೊದಲಾದ ತಮ್ಮ ತಮ್ಮ ಸ್ವರೂಪವನ್ನು ಬಿಟ್ಟುಕೊಡುವುದಿಲ್ಲ. ಶ್ರೀಪಂಚಾಸ್ತಿಕಾಯದ ಏಳನೇ ಗಾಂಧಿಯಲ್ಲಿ ಹೀಗೆ ಹೇಳುತ್ತಾರೆ - ‘ಅವು (ಆರೂದವ್ಯಗಳು) ಒಂದು ಇನ್ನೊಂದರಲ್ಲಿ ಪ್ರವೇಶ ಮಾಡುತ್ತವೆ, ಅನ್ಯೋನ್ಯ ಅವಕಾಶಕೊಡುತ್ತವೆ ಹಿಂತ್ತಿರನೀರದಹಾಗೆ ಪರಸ್ಪರ ಒಂದಾಗಿ ಹೋದರೂ ಕೂಡ ಅವು ಯಾವಾಗಲೂ ತಮ್ಮ ತಮ್ಮ ಸ್ವಭಾವವನ್ನು ಬಿಟ್ಟುಕೊಡುವುದಿಲ್ಲ.’

ವ್ಯವಹಾರ ಸಮ್ಯಕ್ತಾದ ವಿಷಯಭೂತಗಳಾದ ಆರುದವ್ಯಗಳಲ್ಲಿ ಒಂದು ವಿತರಾಗಚಿದಾನಂದ ಮೊದಲಾದ ಅನಂತಗುಣಸ್ವರೂಪವೂ, ಶುಭಾಶುಭ ಮನ-ವಚನ-ಕಾಯದ ವ್ಯಾಪಾರದಿಂದ ರಹಿತವೂ ಆದ ಒಂದು ನಿಜಶುದ್ಧತ್ವದವ್ಯವೇ ಉಪಾದೇಯವಿದೆಯಿಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ಈ ಪ್ರಕಾರ ಹತ್ತೊಂಬತ್ತು ಗಾಢಾಸೂತ್ರಗಳ ಸ್ಥಳದಲ್ಲಿ ನಿಶ್ಚಯವ್ಯವಹಾರಮೋಕ್ಷಮಾರ್ಗದ ಕಥನದ ಮುಖ್ಯತೆಯಿಂದ ಮೊದಲಿನ ಮೂರು ಸೂತ್ರಗಳು ಸಮಾಪ್ತವಾದವು. ಮತ್ತು ಈ ಹದಿನಾಲ್ಕು ಸೂತ್ರಗಳ ಅಂತರಸ್ಥಳವು ಆರುದವ್ಯಗಳು ಧ್ಯೇಯ(ವಿಷಯ)ವಿರುವಂಥ ವ್ಯವಹಾರ ಸಮ್ಯಕ್ತಾವ್ಯಾಖ್ಯಾನದ ಮುಖ್ಯತೆಯಿಂದ ಸಮಾಪ್ತವಾಯಿತು.

ಈಗ ಸಂಶಯ, ವಿಪಯಾಯ ಮತ್ತು ಅಧ್ಯವಸಾಯಗಳಿಂದ ರಹಿತವಾದ ಯಾವ ಸಮ್ಯಗಾಜಾನವಿದೆ ಅದನ್ನು ಪ್ರಕಟಮಾಡುತ್ತಾರೆ,-

ಜಂ ಜಹ ಧಕ್ಕು ಉ ದವ್ಯು ಜಿಯ ತಂ ತಹ ಜಾಣಿ ಜೋ ಜಿ ।  
 ಅಪ್ಪಹಂ ಕೇರಲು ಭಾವಡಲು ಕಾನು ಮುಣಿಜ್ಜಿಹಿ ಸೋ ಜಿ ॥೨೬॥  
 ಯದ್ದ ಯಥಾ ಸಿತಂ ದವ್ಯುಂ ಜೀವ ತತ್ತ ತಥಾ ಜಾನಾತಿ ಯ ಏವ ।  
 ಆತ್ಮನಃ ಸಂಬಂಧಿ ಭಾವಃ ಜ್ಞಾನಂ ಮನ್ಯಸ್ವಸ ಏವ ॥೨೭॥

ಜಂ ಇತ್ಯಾದಿ । ಜಂ ಯತ್ ಜಹ ಯಥಾ ಧಕ್ಕುಲು ಸಿತಂ ದವ್ಯು ದವ್ಯುಂ ಜಿಯ ಹೇ ಜೀವ ತಂ ತತ್ತ ತಹ ತಥಾ ಜಾಣಿ ಜಾನಾತಿ ಜೋ ಜಿ ಯ ಏವ । ಯ ಏವ ಕಃ । ಅಪ್ಪಹಂ ಕೇರಲು ಭಾವಡಲು ಆತ್ಮನಃ ಸಂಬಂಧಿ ಭಾವಃ ಪರಿಣಾಮಃ ಕಾನು ಮುಣಿಜ್ಜಿಹಿ ಜ್ಞಾನಂ ಮನ್ಯಸ್ವ ಜಾನಿಹಿ ಸೋ ಜಿ ಸ ಏವ ಪೂರ್ವೋಕ್ತ ಆತ್ಮ ಪರಿಣಾಮ ಇತಿ । ತಥಾ ಚ ಯದ್ದ ದವ್ಯುಂ ಯಥಾಸಿತಂ ಸತ್ತಾಲಕ್ಷಣಂ ಉತ್ತಾದವ್ಯಯಥಾವೈವಲಕ್ಷಣಂ ವಾ ಗುಣಪಯಾರ್ಯಲಕ್ಷಣಂ ವಾ ಸಪ್ತಭಂಗಾತ್ಮಕಂ ವಾ ತತ್ತ ತಥಾ ಜಾನಾತಿ ಯ ಆತ್ಮಸಂಬಂಧಿ ಸ್ವಪರಿಚ್ಛಿದಕೋಭಾವಃ ಪರಿಣಾಮಸ್ತರ್ ಸಮ್ಯಗ್ಜಾನಂ ಭವತಿ । ಅಯಮತ್ ಭಾವಾಧರಃ । ವ್ಯವಹಾರೇಣ ಸವಿಕಲ್ಪಾಪಸಾಧಾರ್ಯಾಂ ತತ್ತ್ವಾಧಿಕಾರಕಾಲೇ ಸ್ವಪರಿಚ್ಛಿದಕಂ ಜ್ಞಾನಂ ಭಜ್ಯತೇ । ನಿಶ್ಚಯನಯೀನ ಪುನರ್ವಿಽತರಾಗ-ನಿರ್ವಿಕಲ್ಪಸಮಾಧಿಕಾಲೇ ಒಹಿರುಪಯೋಗೋ ಯದ್ವವೈನಿಹಿತವ್ಯತ್ವಾ ನಿರಸ್ತರಾಹಿಹಾಪೂರ್ವಕವಿಕಲ್ಪ-ಭಾವಾದಗ್ಗಾತ್ಮ ಮಿತಿಕ್ತತಾ ಸ್ವಸಂವೇದನಜ್ಞಾನಮೇವ ಜ್ಞಾನಮುಖ್ಯತೇ ॥೨೮॥

ಅಥ ಸ್ವಪರಿದ್ವವ್ಯಂ ಜ್ಞಾತ್ವಾ ರಾಗಾದಿರೂಪಪರಿದ್ವವೈವಿಷಯಸಂಕಲ್ಪವಿಕಲ್ಪತ್ವಾಗೇನ ಸ್ವಪರೂಪೇ ಅವಸ್ಥಾನಂ ಜ್ಞಾನಿನಾಂ ಹಾರಿತ್ತಮಿತಿ ಪ್ರತಿಪಾದಯತಿ-

### ಗಾಂಥ - ೨೯

**ಅನ್ವಯಾಧರಃ :-** [ಜಿಯ] ಎಲ್ಲೆ ಜೀವನೇ ! [ಜೋ ಜಿ ಅಪ್ಪಹಂ ಕೇರಲು ಭಾವಡಲು] ಯಾವ ಆತ್ಮನ ಪರಿಣಾಮವು [ಜಂ ಜಹ ಧಕ್ಕುಲು ದವ್ಯು ತಂ ತಹ] ಹೇಗೆ ದವ್ಯದ ಸ್ವರೂಪವಿದೆ ಅದೇ ಸ್ವರೂಪದಿಂದ ಅದನ್ನು [ಜಾಣಿ] ತಿಳಿಯುತ್ತದೆ [ಸೋ ಜಿ] ಆ ಆತ್ಮಪರಿಣಾಮವೇ [ಕಾನು ಮುಣಿಜ್ಜಿಹಿ] ಜ್ಞಾನವಿದೆಯೆಂದು ನೀನು ತಿಳಿದುಕೊಳ್ಳು.

**ಭಾವಾಧರಃ :-** ಆ ದ್ವವ್ಯವು ಯಾವ ಪ್ರಕಾರ ಸ್ಥಿರವಿದೆ ಅದೇ ಪ್ರಕಾರ ಎಂದರೆ ಅದು ಸತ್ತಾಸ್ವರೂಪವಿದೆ, ಉತ್ತಾದವ್ಯಯಥಾವೈವಸ್ವರೂಪವಿದೆ ಅಥವಾ ಗುಣಪಯಾರ್ಯಸ್ವರೂಪವಿದೆ ಅಥವಾ ಸಪ್ತಭಂಗೀಸ್ವರೂಪವಿದೆ ಅದೇ ಪ್ರಕಾರ ಅದನ್ನು ಆತ್ಮನ ಯಾವ ಸ್ವಪರಿಚ್ಛಿದಕಭಾವವು-ಪರಿಣಾಮವು ತಿಳಿಯುತ್ತದೆ ಅದು ಸಮ್ಯಗ್ಜಾನವಿದೆ.

ವ್ಯವಹಾರನಯದಿಂದ ಸವಿಕಲ್ಪ-ಅವಸ್ಥೆಯಲ್ಲಿ ತತ್ತ್ವದ ವಿಚಾರಕಾಲದಲ್ಲಿ ಸ್ವಪರಿಚ್ಛಿದಕವಾದ ಜ್ಞಾನವನ್ನು ಜ್ಞಾನವೆಂದು ಹೇಳಲಾಗುತ್ತದೆ, ಮತ್ತು ನಿಶ್ಚಯನಯದಿಂದ ವಿತರಾಗ ನಿರ್ವಿಕಲ್ಪಸಮಾಧಿಯಕಾಲದಲ್ಲಿ ಹೊರಗಿನ ಉಪಯೋಗವು ಉದಾಸೀನವಿದೆ ನಿಜ, ಆದಾಗ್ಯ ಶಾಹಾಪೂರ್ವಕವಾಗಿ ವಿಕಲ್ಪದ ಅಭಾವವಾಗಿರುವುದರಿಂದ

ಎಲೆ ಜೀವ ಆ ಎಲ್ಲ ದವ್ಯಗಳ ಯಥಾಸಿತ ಸ್ವರೂಪವನು ।  
 ತಿಳಿಯುವ ಆತ್ಮಪರಿಣಾಮವೇ ಜ್ಞಾನವಿದೆಯೆಂದರಿತುಕೊ ನೀನು ॥೨೯॥

**ಜಾಣವಿ ಮಣ್ಣಾವಿ ಅಪ್ಪು ಪರು ಜೋ ಪರ-ಭಾಲು ಚೆಪ್ಪಇ |**  
**ಸೋ ಣೆಲು ಸುದ್ದಲು ಭಾವಡಲು ಕಾಣಿಹಿಂ ಚರಣು ಹವೇಇ ||೨೦||**  
**ಜ್ಞಾತ್ವಾಮತ್ವಾಆಶಾನಂ ಪರಂ ಯಃ ಪರಭಾವಂ ತೈಜತಿ |**  
**ಸ ನಿಜಃ ಶುದ್ಧಃ ಭಾವಃ ಜ್ಞಾನಿನಾಂ ಚರಣಂ ಭವತಿ ||೨೧||**

ಜಾಣವಿ ಇತ್ಯಾದಿ | ಜಾಣವಿ ಸಮ್ಮಾಜಾನೇನ ಜ್ಞಾತ್ವಾನ ಕೇವಲಂ ಜ್ಞಾತ್ವಾಮಣ್ಣಾವಿ ತತ್ತ್ವಾರ್ಥಶರ್ದಾನ-  
ಲಕ್ಷಣಪರಿಣಾಮೇನ ಮತ್ತಾಶರ್ದಾಯ | ಕರ್ಮ | ಅಪ್ಪುಪರು ಆಶಾನಂ ಚ ಪರಂ ಚ ಜೋ ಯಃ ಕರ್ತಾ-ಪರಭಾಲು-  
ಪರಭಾವಂ ಚೆಪ್ಪಇ ತೈಜತಿ ಸೋ ಸ ಪೂರ್ವೋಕ್ತಃ ಣೆಲು ನಿಜಃ ಸುದ್ದಲು ಭಾವಡಲು ಶುದ್ಧೋ ಭಾವೋ ಕಾಣಿಹಿಂ  
ಚರಣು ಹವೇಇ ಜ್ಞಾನಿನಾಂ ಪುರುಣಾಂ ಚರಣಂ ಭವತೀತಿ | ತದ್ವಧಾ | ಏತರಾಗಸಹಜಾನಂದ್ಯೇ ಕಸ್ಫಿಭಾವಂ-  
ಸ್ವದ್ವರ್ವಂ ತದ್ವಿಪರೀತಂ ಪರದ್ವರ್ವಂ ಚ ಸಂಶಯವಿಪಯ್ಯಾಯಾನಧ್ಯವಸಾಯರಹಿತೇನಜ್ಞಾನೇನಪೂರ್ವಂಜ್ಞಾತ್ವಾ  
ಶಂಕಾದಿದೋಷರಹಿತೇನ ಸಮ್ಮಕ್ತಾ ಪರಿಣಾಮೇನ ಶರ್ದಾಯ ಚ ಯಃ ಕರ್ತಾ ಮಾಯಾಮಿಥ್ಯಾನಿದಾನಶಲ್ಯ-  
ಪ್ರಭೃತಿಸಮಸ್ತಚಿಂತಾಚಾಲತ್ಯಾಗೇನ ನಿಜಶುದ್ಧಾತ್ಮಸರೂಪೇ ಪರಮಾನಂದಸುಖಿರಸಾಸ್ವಾದತ್ವೇಭೂತ್ವಾತ್ಮಿಷ್ಟಿ ಸ

ಅದರ ಗೌಣತೆಯಾಗಿರುವುದರಿಂದ ಸ್ವಸಂವೇದನಜ್ಞಾನವನ್ನೇ ಜ್ಞಾನವೆಂದು ಹೇಳಲಾಗುತ್ತದೆಯೆಂಬುದು ಇಲ್ಲಿನ  
ಭಾಬಾರ್ಥ-ವಿದೆ.

ಸ್ವ-ಪರದ್ವರ್ವಗಳನ್ನು ತಿಳಿದುಕೊಂಡು ರಾಗಾದಿಗಳ ರೂಪವಾದ ಆ ಪರದ್ವರ್ವಗಳ ಸಂಕಲ್ಪವಿಕಲ್ಪಗಳ  
ತ್ಯಾಗಮಾಡಿ ನಿಜಸ್ವರೂಪದಲ್ಲಿ ಸ್ಥಿರವಿರುವಂಥ ಆ ಜ್ಞಾನಿ ಜೀವರುಗಳಿಗೆ ಸಮ್ಮಕ್ತಾರ್ಥಿತ್ವವಿದೆಯೆಂದು ಈಗ ಹೇಳುತ್ತಾರೆ,-

### ಗಾಢೆ -೨೦

**ಅನ್ವಯಾರ್ಥ :-** [ಅಪ್ಪು ಪರು] ಸ್ವ-ಪರಗಳನ್ನು [ಜಾಣವಿ] ಸಮ್ಮಾಜಾನದಿಂದ ತಿಳಿದುಕೊಂಡು,  
ಅದರಂತೆ [ಮಣ್ಣಾವಿ] ತತ್ತ್ವಾರ್ಥಶರ್ದಾನಸ್ವರೂಪ ಪರಿಣಾಮದಿಂದ ಶ್ರದ್ಧೆ ಮಾಡಿ [ಜೋ ಪರ-ಭಾಲು ಚೆಪ್ಪಇ]  
ಯಾವನು ಪರಭಾವಗಳನ್ನು ಬಿಡುತ್ತಾನೆ [ಸೋ ಣೆಲುಸುದ್ದಲು ಭಾವಡಲು] ಅವನ ನಿಜಶುದ್ಧಾವವವು  
[ಕಾಣಿಹಿಂ ಚರಣು ಹವೇಇ] ಜ್ಞಾನಿಪುರುಷರ ಚಾರಿತ್ರಾಗುತ್ತದೆ.

**ಭಾಬಾರ್ಥ :-** ಒಂದು ಏತರಾಗ ಸಹಜಾನಂದವೇ ಸ್ವಭಾವವಿರುವಂಥ ಸ್ವದ್ವರ್ವವನ್ನು ಮತ್ತು ಅದರಿಂದ  
ವಿರುದ್ಧವಾದ ಪರದ್ವರ್ವಗಳನ್ನು ಸಂಶಯ, ವಿಪಯ್ಯಾಯ ಮತ್ತು ಅನಧ್ಯವಸಾಯದಿಂದ ರಹಿತವಾದಂಥ ಜ್ಞಾನದಿಂದ  
ತಿಳಿದುಕೊಂಡು ಮತ್ತು ಶಂಕಾದಿದೋಷಗಳಿಂದ ರಹಿತವಾದಂಥ ಸಮ್ಮಕ್ತಾ ಪರಿಣಾಮದಿಂದ ಶ್ರದ್ಧೆಮಾಡಿ,  
ಮಾಯೆ, ಮಿಥ್ಯಾತ್ಮಹಾಗೂ ನಿದಾನ ಈ ಮೂರು ಶಲ್ಯಗಳಿಂದ ಹಿಡಿದು ಸಮಸ್ತ ಚಿಂತಾಚಾಲದ ತ್ಯಾಗಮಾಡಿ,  
ಪರಮಾನಂದರೂಪವಾದ ಸುಖಿರಸಾಸ್ವಾದದಿಂದ ಶೈಪ್ತರಾಗಿ ಸ್ಥಿರವಿರುವಂಥ ಪುರಷರೇ ಅಭೇದದಿಂದ (ಅಭೇದ  
ನಯದಿಂದ) ನಿಶ್ಚಯಚಾರಿತ್ರರಿದ್ದಾರೆ.

**ನಿಜಪರಗಳ ತಿಳಿದು ಶ್ರದ್ಧೆಮಾಡಿ ಪರಭಾವಗಳ ತೋರೆಯುವಾ |**  
**ನಿಜಶುದ್ಧಾವವದು ಜ್ಞಾನಿಪುರುಷರ ಚಾರಿತ್ರಾಗುವುದು ||೨೧||**

ಪುರುಷ ಏವಾಭೇದೇನ ನಿಶ್ಚಯಚಾರಿತ್ರಂ ಭವತಿತೆ ಭಾವಾರ್ಥಃ ॥೧೦॥ ಏವಂ ಮೋಕ್ಷ ಮೋಕ್ಷಫಲ ಮೋಕ್ಷ  
ಮಾಗಾದಿಪ್ರತಿಪಾದಕದ್ವಿತೀಯಮಹಾಧಿಕಾರಮಧ್ಯೇ ನಿಶ್ಚಯವ್ಯವಹಾರಮೋಕ್ಷಮಾರ್ಗಮುಖ್ಯತ್ವೇನ ಸೂತ್ರತ್ರಯಂ  
ಷಡ್ವಾಶದ್ವಾನಲಕ್ಷಣವ್ಯವಹಾರಸಮ್ಮಾಕ್ಷಣ್ಯತ್ವೇನ ಸೂತ್ರಾಣಿ ಚತುರ್ದಾಶಃ  
ಸಮ್ಮಾನಾಂಶಾರಿತಮುಖ್ಯತ್ವೇನ ಸೂತ್ರದ್ವಾರುಮಿತಿ ಸಮುದಾಯೇನೈಕೋನವಿಂಶತಿಸೂತ್ರಸ್ಥಲಂಸಮಾಪ್ತಮ್ರಾ ।

ಅಥಾನಂತರಮಭೇದರತ್ತಯವ್ಯಾಖ್ಯಾನಮುಖ್ಯತ್ವೇನ ಸೂತ್ರಾಷ್ಟ್ರಕಂ ಕಢ್ಯತೇ, ತತ್ತಾದೌ ತಾವತ್  
ರತ್ತತಯಭಕ್ತಭವ್ಯಜೀವಸ್ಯ ಲಕ್ಷಣಂ ಪ್ರತಿಪಾದಯತಿ-

ಜೋ ಭತ್ತಲು ರಯಣ-ತ್ರಯಹ ತಸು ಮುಣಿ ಲಕ್ಷಣ ಏಲು ।

ಅಪ್ಪಾ ಮಿಲ್ಲಿವಿ ಗುಣ-ಣಲು ತಾಸು ವಿ ಅಣ್ಣಿ ಇ ರ್ಮೇಲು ॥೧೦॥

ಯಃ ಭಕ್ತಃ ರತ್ತತಯಸ್ಯ ತಸ್ಯ ಮನ್ಯಸ್ಪಳಕ್ಷಣಂ ಏತತ್ ।

ಆತ್ಮಾನಂ ಮುಕ್ತಾಗುಣನಿಲಯಂ ತಸ್ಯಾಪಿ ಅನ್ಯತ್ರಾ ನ ಧೈರ್ಯಮ್ರಾ ॥೧೧॥

ಜೋ ಇತ್ಯಾದಿ । ಜೋ ಯಃ ಭತ್ತಲು ಭಕ್ತಃ । ಕಸ್ಯ । ರಯಣತ್ರಯಹಂ ರತ್ತತಯಸಂಯುಕ್ತಸ್ಯ ತಸು  
ತಸ್ಯ ಜೀವಸ್ಯ ಮುಣಿ ಮನ್ಯಸ್ಪಳಕ್ಷಣಿಹಿ ಹೇ ಪ್ರಭಾಕರಭಟ್ಟ । ಕಿಂ ಜಾನಿಹಿ । ಲಕ್ಷಣ ಲಕ್ಷಣಂ ಏಲು ಇದಮಗ್ರೇ  
ವಕ್ಷ್ಯಮಾಣಮ್ರಾ । ಇದಂ ಕಿಮ್ರಾ । ಅಪ್ಪಾ ಮಿಲ್ಲಿವಿ ಆತ್ಮಾನಂ ಮುಕ್ತಾಗ್ರಾ । ಕಿಂ ವಿಶ್ವಮ್ರಾ । ಗುಣಣಲು  
ಗುಣನಿಲಯಂ ಗುಣಗ್ರಹಂ ತಾಸು ವಿ ತಸ್ಯೈವ ಜೀವಸ್ಯ ಅಣ್ಣಿ ಇ ರ್ಮೇಲು ನಿಶ್ಚಯೇನಾನ್ಯದ್ವಾಂದ್ರಾವ್ಯಂ

ಈ ಪ್ರಕಾರ ಮೋಕ್ಷ, ಮೋಕ್ಷಫಲ ಮತ್ತು ಮೋಕ್ಷಮಾರ್ಗ ಮೊದಲಾದವುಗಳ ಪ್ರತಿಪಾದಕವಾದ  
ಎರಡನೇ ಮಹಾಧಿಕಾರದಲ್ಲಿ ನಿಶ್ಚಯ-ವ್ಯವಹಾರಮೋಕ್ಷಮಾರ್ಗದ ಮುಖ್ಯತೆಯಿಂದ ಮೂರು ಗಾಢಾಸೂತ್ರಗಳು,  
ಆರು ದ್ರವ್ಯಗಳ ಶ್ರದ್ಧೆಯೇ ಅದರ ಸ್ವರೂಪವಿರುವಂಥ ವ್ಯವಹಾರಸಮ್ಮಾಕ್ಷಣ ವ್ಯಾಖ್ಯಾನದ ಮುಖ್ಯತೆಯಿಂದ  
ಹದಿನಾಲ್ಕು ಗಾಢಾಸೂತ್ರಗಳು, ಸಮ್ಮಾನಾಂಶ ಮತ್ತು ಸಮ್ಮಾಕ್ಷಾರಿತದ ಮುಖ್ಯತೆಯಿಂದ ಎರಡು ಸೂತ್ರಗಳು ಹೀಗೆ  
ಸಮುದಾಯರೂಪದಿಂದ ಹತ್ತೊಂಬತ್ತು ಸೂತ್ರಗಳ ಸ್ಥಳವು ಸಮಾಪ್ತವಾಯಿತು.

ಅನಂತರ ಅಭೇದರತ್ತತಯದ ವ್ಯಾಖ್ಯಾನದ ಮುಖ್ಯತೆಯಿಂದ ಎಂಟುಸೂತ್ರಗಳನ್ನು ಹೇಳುತ್ತಾರೆ,  
ಅದರಲ್ಲಿ ಮೊದಲು ರತ್ತತಯದ ಭಕ್ತನಾದ ಭವ್ಯಜೀವನ ಲಕ್ಷಣ ಹೇಳುತ್ತಾರೆ,-

### ಗಾಢ - ೧೦

ಅನ್ವಯಾರ್ಥ :- ಎಲ್ಲೆ ಪ್ರಭಾಕರಭಟ್ಟನೇ ! [ಜೋ] ಯಾವ ಜೀವನು [ರಯಣತ್ರಯಹಂ ಭತ್ತಲು]  
ರತ್ತತಯದ ಭಕ್ತನಿದ್ವಾನೆ [ತಾಸು] ಆ ಜೀವನ [ಏಲು ಲಕ್ಷಣ] ಈ ಲಕ್ಷಣವನ್ನು ನೀನು [ಮುಣಿ] ತಿಳಿದುಕೊಳ್ಳು,  
ಏನೆಂದರೆ [ಗುಣ-ಣಲು ಅಪ್ಪಾ ಮಿಲ್ಲಿವಿ] ಗುಣಗಳ ನಿಲಯನಾದಂಥ ಆತ್ಮನನ್ನು ಬಿಟ್ಟುಕೊಟ್ಟು [ತಾಸು ವಿ  
ಅಣ್ಣಿ] ನಿಶ್ಚಯದಿಂದ ಆತ್ಮನಿಂದ ಬೇರೆಯಾದ ಯಾವುದೇ ಬಾಹ್ಯದ್ರವ್ಯವು [ಇ ರ್ಮೇಲು] ಧ್ಯಾನಿಸಲು  
ಯೋಗ್ಯವಾಗಿಲ್ಲ.

ಜೀವ ರತ್ತತಯದ ಭಕ್ತನಿದ್ವಾವನು ಲಕ್ಷಣವ ತಿಳಿ ನೀನು ।

ತವಗುಣನಿಲಯನಾದಾತ್ಮನಮತೋರೆದನ್ಯಧ್ಯಾನಯೋಗ್ಯವಿಲ್ಲ ॥೧೦॥

ಧ್ಯೇಯಂ ನ ಭವತೀತಿ । ತಥಾಹಿ । ವ್ಯವಹಾರೇಣ ವೀತರಾಗಸವಂಜ್ಞಪ್ರಣೀತಶುದ್ಧಾತ್ಮತತ್ಪ್ರಭೃಭೃತಿಷಂಘವ್ಯ  
ಪಂಚಾಸ್ತಿಕಾಯಸಪ್ತತತ್ಪ್ರಾವಪದಾರ್ಥವಿಷಯೀ ಸಮ್ಯಕ್ಶಾಶ್ರದ್ಧಾನಾಂಂಸಾದಿವ್ರತಿಲಪರಿಪಾಲನರೂಪಸ್ಯ  
ಭೇದರತ್ತತಯಸ್ಯ ನಿಷ್ಟಯೀನ ವೀತರಾಗಸದಾನಂದೈಕರೂಪಸುಖಾರಸಾಸ್ವಾದಪರಿಣತನಿಜಶುದ್ಧಾತ್ಮತತ್ಪ  
ಸಮ್ಯಕ್ಶಾಶ್ರದ್ಧಾನಾನುಚರಣರೂಪಸ್ಯ ಭೇದರತ್ತತಯಸ್ಯ ಚ ಯೋಽಸೌ ಭಕ್ತಸ್ವಸ್ಯೇದಂ ಲಕ್ಷಣಂ ಜಾನಿತಿ ।  
ಇದಂ ಕರ್ಮ । ಯದ್ವಾಪಿ ವ್ಯವಹಾರೇಣ ಸವಿಕಲ್ಪಾವಸ್ತಾಯಾಂ ಚಿತ್ತಸ್ಥಿತಿಕರಣಾರ್ಥಂ ದೇವೇಂದ್ರಚಕ್ರವತ್ತಾದಿ-  
ವಿಭೂತಿ-ವಿಶೇಷಕಾರಣಂ ಪರಂಪರಯಾ ಶುದ್ಧಾತ್ಮಪ್ರಾಪ್ತಹೇತುಭೂತಂ ಪಂಚಪರಮೇಷಿರೂಪಸ್ತವವಸ್ತುವ-  
ಗುಣಸ್ತವಾದಿಕಂ ವಚನೀನ ಸ್ತುತ್ಯಂ ಭವತಿ ಮನಸಾ ಚ ತದಕ್ಷರರೂಪಾದಿಕಂ ಪ್ರಾಧಮಿಕಾನಾಂ ಧ್ಯೇಯಂ ಭವತಿ,  
ತಥಾಪಿ ಪೂರ್ವೋಕ್ತನಿಷ್ಟಯರತ್ತತಯಪರಿಣತಿಕಾಲೇ ಕೇವಲಜ್ಞಾನಾದ್ಯನಂತಗುಣಪರಿಣತಃ ಸ್ವಂತಾತ್ಮೈವ ಧ್ಯೇಯ  
ಇತಿ । ಅತ್ಯೇದಂ ತಾತ್ಪರ್ಯಮಾ । ಯೋಽಸಾವನಂತಜ್ಞಾನಾದಿಗುಣಃ ಶುದ್ಧಾತ್ಮಾ ಧ್ಯೇಯೋ ಭಣಿತಃ ಸ ಏವ  
ನಿಷ್ಟಯೀನೋಪಾದೇಯ ಇತಿ ॥३१॥

ಅಥ ಯೇ ಜ್ಞಾನಿನೋ ನಿಮ್ಮಲರತ್ತತಯಮೇವಾತ್ಮಾನಂ ಮನ್ಯಂತೇ ಶಿವಶಬ್ದವಾಚ್ಯಂ ತೇ  
ಮೋಕ್ಷಪದಾರಾಧಕಾಃ ಸಂತೋ ನಿಜಾತ್ಮಾನಂ ಧ್ಯಾಯಂತಿತಿ ನಿರೂಪಯತಿ-

ಜೇ ರಯಣ-ತ್ತಲು ಣಿಮ್ಮಲಲು ಣಾಣೆಯ ಅಪ್ಪು ಭಣಂತಿ ।  
ತೇ ಆರಾಹಯ ಸಿವ-ಪರ್ಯಹ ಣೆಯ-ಅಪ್ಪು ರೂಾಯಂತಿ ॥३२॥

**ಭಾವಾರ್ಥ :**- ವ್ಯವಹಾರನಯದಿಂದ ವೀತರಾಗಸವಂಜ್ಞಪ್ರಣೀತ ಶುದ್ಧಾತ್ಮತತ್ಪ್ರಮೋದಲಾಗಿ ಆರು  
ದ್ರವ್ಯಗಳು, ಪಂಚಾಸ್ತಿಕಾಯ, ಸಪ್ತತತ್ಪ್ರಾ, ನವಪದಾರ್ಥಗಳ ಸಮ್ಯಕ್ಶಾಶ್ರದ್ಧ, ಸಮ್ಯಗ್ಜಾನ ಮತ್ತು ಅಹಿಂಸ  
ಮೋದಲಾದ ವ್ರತ, ಶೀಲದ ಪರಿಪಾಲನರೂಪವಾದ ಭೇದರತ್ತತಯದ ಮತ್ತು ನಿಷ್ಟಯನಯದಿಂದ ಒಂದು  
ವೀತರಾಗಸದಾನಂದರೂಪವಿರುವಂಥ ಸುಖಸುಧಾರಸದ ಆಸ್ವಾದದಿಂದ ಪರಿಣತವಾದ ನಿಜಶುದ್ಧಾತ್ಮತತ್ಪ್ರದ  
ಸಮ್ಯಕ್ಶಾಶ್ರದ್ಧ, ಸಮ್ಯಗ್ಜಾನ ಮತ್ತು ಸಮ್ಯಕ್ಶಾಂನುಚರಣರೂಪವಾದ ಅಭೇದರತ್ತತಯದ ಭಕ್ತನಿದ್ವವನಿಧಿ  
ಲಕ್ಷಣವಿದೆಯಿಂದು ತಿಳಿಯಬೇಕು. ಆದಾಗ್ಯಾ ವ್ಯವಹಾರನಯದಿಂದ ಸವಿಕಲ್ಪಾ ಅಪಸ್ಥಿಯಲ್ಲಿ ಚಿತ್ತವಸ್ತುಸ್ಥಿರಮಾಡುವ  
ಸಲುವಾಗಿ ದೇವೇಂದ್ರ, ಚಕ್ರವರ್ತಿ ಮೋದಲಾದ ವಿಭೂತಿಯ ವಿಶೇಷಕಾರಣವಾದಂಥ ಮತ್ತು ಪರಂಪರೆಯಿಂದ  
ಶುದ್ಧ ಆತ್ಮನ ಪ್ರಾಪ್ತಿಗೆ ಹೇತುಭೂತವಾದಂಥ ಪಂಚಪರಮೇಷಿಗಳ ರೂಪದಸ್ತವನ, ವಸ್ತುಸ್ತವನ, ಗುಣಸ್ತವನ  
ಮೋದಲಾದುವನ್ನು ವಚನದಿಂದ ಸ್ತುತಿಸುವುದು ಯೋಗ್ಯವಿದೆ. ಮತ್ತು ಪ್ರಾಧಮಿಕರಿಗೆ ಮನಸ್ಸಿನಿಂದ ಅವರ  
ಅಕ್ಷರರೂಪಾದಿಗಳನ್ನು ಧ್ಯಾನಿಸುವುದು ಯೋಗ್ಯವಿದೆ. ಆದಾಗ್ಯಾ ಪೂರ್ವೋಕ್ತನಿಷ್ಟಯ ರತ್ತತಯದ  
ಪರಿಣತಿಯಕಾಲದಲ್ಲಿ ಕೇವಲಜ್ಞಾನ ಮೋದಲಾದ ಅನಂತಗುಣಪರಿಣತನಾದ ನಿಜಶುದ್ಧಾತ್ಮನೇ ಧ್ಯಾನಿಸಲು  
ಯೋಗ್ಯನಿದ್ದಾನೆ.

ಅನಂತಗುಣಗಳು ಶುದ್ಧಾತ್ಮನು ಧ್ಯಾನಿಸಲು ಯೋಗ್ಯನಿದ್ದು ನಿಷ್ಟಯದಿಂದ ಅವನೇ  
ಉಪಾದೇಯನಿದ್ದಾನೆಂಬುದು ಇಲ್ಲಿನ ತಾತ್ಪರ್ಯವಿದೆ.

ಯಾವ ಜ್ಞಾನಿಗಳು ವಿಮಲರತ್ತತಯವನೆ ಆತ್ಮನೆನ್ನುವರು ।  
ಅವರು ಶಿವಪದದಾರಾಧಕರಿದ್ದವರೆ ನಿಜಾತ್ಮನ ಜಾನಿವರು ॥३२॥

ಯೇ ರತ್ನತ್ಯಂ ನಿರ್ಮಲಂ ಜ್ಞಾನಿಃ ಆತ್ಮಾನಂ ಭಣಂತಿ ।  
ತೇ ಆರಾಧಕಾಃ ಶಿವಪದಸ್ಯ ನಿಜಾತ್ಮಾನಂ ಧ್ಯಾಯಂತಿ ॥೩೨॥

ಜೇ ಇತ್ಯಾದಿ । ಯೇ ಕೇಳನ ರಯಣತ್ತಣ ರತ್ನತ್ಯಯಮ್ । ಕಥಂಭೂತಮ್ । ಣಿಮ್ಮ ಲಲು ನಿರ್ಮಲಂ ರಾಗಾದಿದೋಷರಹಿತಮ್ । ಕಥಂಭೂತಾ ಯೇ । ಜಾಣಿಯ ಜ್ಞಾನಿಃ । ಕಿಂ ಕುರ್ವಂತಿ । ಅಪ್ಯಂ ಭಣಂತಿ ಪೂರ್ವೋಕ್ತರತ್ನತ್ಯಸ್ತರೂಪಮೇವಾತ್ಮಾನಂ, ಆತ್ಮಸ್ತರೂಪಂ ಕರ್ಮಾತಾಪಸ್ಸಂ ಭಣಂತಿ ಮನ್ಯಂತೇ ತೇ ಆರಾಹಯ ತೇ ಪೂರ್ವೋಕ್ತಾಃ ಪುರುಷಾಃ ಆರಾಧಕಾ ಭವಂತಿ । ಕಸ್ಯ । ಸಿವಪರ್ಯಹಂ ಶಿವಪದಸ್ಯ ಶಿವಶಬ್ದವಾಚ್ಯ - ಮೋಕ್ಷಪದಸ್ಯ । ಮೋಕ್ಷಪದಾರಾಧಕಾಃ ಸಂತಃ ಕಿಂ ಕುರ್ವಂತಿ । ಣಿಯಲಪ್ಪಾ ಧ್ಯಾಯಂತಿ ನಿಜಾತ್ಮಾನಂ ಕರ್ಮಾತಾಪಸ್ಸಂ ಧ್ಯಾಯಂತಿ ಇತಿ । ತಥಾ ಚ ಯೇ ಕೇಳನ ವೀತರಾಗಸ್ಸಸಂವೇದನಜ್ಞಾನಿಃ ಪರಮಾತ್ಮಾನಂ ಸಮ್ಮಾಶ್ರದ್ಧಾನಿಗಳು ನಿರ್ಮಲಾಪಂ ನಿಶ್ಚಯರತ್ನತ್ಯಯಮೇವಾಭೇದನಯೇನನಿಜಶುದ್ಧಾತ್ಮಾನಂ ಮನ್ಯಂತೇ ತೇ ಶಿವಶಬ್ದವಾಚ್ಯಮೋಕ್ಷಪದಾರಾಧಕಾ ಭವಂತಿ । ಆರಾಧಕಾಃ ಸಂತಃ ಕಿಂ ಧ್ಯಾಯಂತಿ । ವಿಶುದ್ಧಜ್ಞಾನದರ್ಶನಂ ಸ್ವಶುದ್ಧಾತ್ಮಸ್ತರೂಪಂ ನಿಶ್ಚಯನಯೇನ ಧ್ಯಾಯಂತಿ ಭಾವಯಂತಿತ್ಯಭಿಪ್ರಾಯಃ ॥೩೨॥

ಅಥಾತ್ಮಾನಂ ಗುಣಸ್ತರೂಪಂ ರಾಗಾದಿದೋಷರಹಿತಂ ಯೇ ಧ್ಯಾಯಂತಿ ತೇ ಶಿಷ್ಟಂ ನಿಯಮೇನ ಮೋಕ್ಷಂ ಲಭಂತೇ ಇತಿ ಪ್ರಕಟಯತಿ-

ಯಾವ ಜ್ಞಾನಿಗಳು ನಿರ್ಮಲರತ್ನತ್ಯಯವನ್ನೇ ಆತ್ಮನೆಂದು ಮನ್ಸಿದ್ವಾರೆ ಅವರು ಮೋಕ್ಷಪದದ ಆರಾಧಕರಾಗುತ್ತ ‘ಶಿವ’ ಶಬ್ದದಿಂದ ವಾಚ್ಯವಾದಂಥ ನಿಜಾತ್ಮಾನನ್ನೇ ಧ್ಯಾನಿಸುತ್ತಾರೆಂದು ಈಗ ಹೇಳುತ್ತಾರೆ.

### ಗಾಢ - ೩೨

**ಅನ್ವಯಾಧಿ :-** [ಜೇ ಜಾಣಿಯ] ಯಾವ ಜ್ಞಾನಿಗಳು [ಣಿಮ್ಮ ಲಲು] ನಿರ್ಮಲವಾದ [ರಯಣತ್ತಣ] ರತ್ನತ್ಯಯವನ್ನು [ಅಪ್ಯಂ] ಆತ್ಮನೆಂದು [ಭಣಂತಿ] ಹೇಳುತ್ತಾರೆ [ತೇ] ಆ ಪುರುಷರು [ಸಿವಪರ್ಯಹಂ ಆರಾಹಯ] ಶಿವಪದದ ಆರಾಧಕರಿದ್ವಾರೆ ಮತ್ತು ಅವರೇ [ಣಿಯ-ಅಪ್ಪಾಧ್ಯಾಯಂತಿ] ನಿಜಾತ್ಮಾನನ್ನು ಧ್ಯಾನಿಸುತ್ತಾರೆ.

**ಭಾವಾಧಿ :-** ಯಾವ ಕೆಲ ಜ್ಞಾನಿಗಳು ನಿರ್ಮಲ ಎಂದರೆ ರಾಗಾದಿದೋಷಗಳಿಲ್ಲದ ರತ್ನತ್ಯಯವನ್ನೇ- ರತ್ನತ್ಯಯಸ್ತರೂಪನಾದ ಆತ್ಮನನ್ನೇ ಆತ್ಮಸ್ತರೂಪವೆಂದು ಮನ್ಸಿದ್ವಾರೆ ಆ ಪುರುಷರು ‘ಶಿವ’ ಶಬ್ದದಿಂದ ವಾಚ್ಯವಾದಂಥ ಮೋಕ್ಷಪದದ ಆರಾಧಕರಿದ್ವಾರೆ, ಅವರು ಮೋಕ್ಷಪದದ ಆರಾಧಕರಾಗುತ್ತ ನಿಜಾತ್ಮಾನನ್ನೇ ಧ್ಯಾನಿಸುತ್ತಾರೆ.

**ವಿಸ್ತಾರ :-** ವೀತರಾಗ ಸ್ವಸಂವೇದನಪುಳ್ಳ ಯಾವ ಕೆಲ ಜ್ಞಾನಿಗಳು ಪರಮಾತ್ಮನ ಸಮ್ಮಾಶ್ರದ್ಧೆ, ಸಮ್ಮಾಜಾನ, ಸಮ್ಮಾಕ್ರಾಂತಿ ಅನುಷ್ಠಾನರೂಪವಾದ ನಿಶ್ಚಯರತ್ನತ್ಯಯವನ್ನೇ ಅಭೇದನಯದಿಂದ ನಿಜಶುದ್ಧ ಆತ್ಮನನ್ನೇ ಮನ್ಸಿದ್ವಾರೆ ಅವರು ‘ಶಿವ’ ಶಬ್ದದಿಂದ ವಾಚ್ಯವಾದಂಥ ಮೋಕ್ಷಪದದ ಆರಾಧಕರಿದ್ವಾರೆ.

ಅವರು ಆರಾಧಕರಾಗುತ್ತ ಬೇರೆ ಯಾವುದನ್ನೂ-ಯಾರನ್ನೂ ಧ್ಯಾನಿಸದೆ ಕೇವಲ ವಿಶುದ್ಧಜ್ಞಾನದರ್ಶನಪುಳ್ಳ ನಿಜ ಶುದ್ಧಾತ್ಮನ ಸ್ತರೂಪವನ್ನೇ ನಿಶ್ಚಯನಯದಿಂದ ಧ್ಯಾನಿಸುತ್ತಾರೆ ಎಂದರೆ ಭಾವಿಸುತ್ತಾರೆಂಬುದು ಇಲ್ಲಿನ ಅಭಿಪ್ರಾಯವಿದೆ.

ಯಾರು ರಾಗಾದಿದೋಷಗಳಿಂದ ರಹಿತನಾದ, ಅನಂತಗುಣಸ್ತರೂಪನಾದ ಆತ್ಮನನ್ನು ಧ್ಯಾನಿಸುತ್ತಾರೆ ಅವರು ನಿಯಮದಿಂದ ಶಿಷ್ಟವಾಗಿ ಮೋಕ್ಷಪದೆಯುತ್ತಾರೆಂಬುದನ್ನು ಈಗ ಪ್ರಕಟಪಡಿಸುತ್ತಾರೆ,-

**ಅಪ್ಪಾ ಗುಣಮಲು ಣೆಮೃಲಲು ಅಣುದಿಣು ಜೇ ರೂಬಾಯಂತಿ ।  
ತೇ ಪರಣೆಯಮೇ ಪರಮ-ಮುಣಿ ಲಹು ಣೆವಾಣಿ ಲಹಂತಿ ॥೩೨॥**

**ಅತ್ಯಾನಂ ಗುಣಮಯಂ ನಿಮ್ರಾಲಂ ಅನುದಿನಂ ಯೇ ಧ್ಯಾಯಂತಿ ।  
ತೇ ಪರಂ ನಿಯಮೇನ ಪರಮಮುನಯಃ ಲಫು ನಿವಾರಣಂ ಲಭಂತೇ ॥೩೩॥**

ಅಪ್ಪಾ ಇತ್ಯಾದಿ । ಅಪ್ಪಾ ಅತ್ಯಾನಂ ಕರ್ಮ-ತಾಪನ್ವಯ । ಕಥಂಭೂತವ್ಯ । ಗುಣಮಲು ಗುಣಮಯಂ ಕೇವಲಜ್ಞಾನಾದ್ಯಾನಂತಗುಣನಿವೃತ್ತವ್ಯ । ಪ್ರಸರಷಿ ಕಥಂಭೂತವ್ಯ । ಣೆಮೃಲಲು ನಿಮ್ರಾಲಂ ಭಾವಕರ್ಮದ್ವಯ ಕರ್ಮನೋಕರ್ಮಮಲರಹಿತಂ ಅಣುದಿಣು ದಿನಂದಿನಂ ಪ್ರತಿ ಅನುದಿನಮನವರತಮಿತ್ಯಧ್ಯಾಃ । ಇತ್ಯಂಭೂತವ್ಯಾನಂ ಜೇ ರೂಬಾಯಂತಿ ಯೇ ಕೇಳನ ಧ್ಯಾಯಂತಿ ತೇ ಪರ ತೇ ಏವ ನಾನ್ಯೇ ಣೆಯಮೇಂ ನಿಶ್ಚಯೇನ । ಕಿಂವಿಶಿಷ್ಟಾಸ್ಯೇ । ಪರಮಮುಣಿ ಪರಮಮುನಯಃ ಲಹು ಲಫು ಶೀಘ್ರಂ ಲಹಂತಿ ಲಭಂತೇ । ಕಿಂ ಲಭಂತೇ । ಣೆವಾಣಿ ನಿವಾರಣಾಮಿತಿ । ಅತ್ಯಾಹ ಪ್ರಭಾಕರಭಟ್ಟಃ । ಅತ್ಯೋಕ್ತಂ ಭವದ್ವಿಷಯ ಏವ ಶುದ್ಧಾತ್ಮಧ್ಯಾನಂ ಕುರ್ವಂತಿ ತ ಏವ ಮೋಕ್ಷಂ ಲಭಂತೇ ನ ಚಾನ್ಯೇ । ಚಾರಿತ್ರಾಸಾರಾದೌ ಪ್ರಸಭ್ಯಾಃಿತಂ ದ್ವಯ ಪರಮಾಣಂ ಭಾವಪರಮಾಣಂ ವಾ ಧ್ಯಾತ್ವಾ ಕೇವಲಜ್ಞಾನಮುತ್ವಾದಯಂತೀತ್ಯತ ವಿಷಯೇ ಅಸ್ಯಾಕಂ

### ಗಾಢೆ - ೩೩

**ಅನ್ನಯಾಧ್ಯ :-** [ಜೇ] ಯಾರು [ಗುಣಮಲು] ಗುಣಮಯ ಎಂದರೆ ಕೇವಲಜ್ಞಾನಾದಿ ಅನಂತಗುಣಗಳಿಂದ ರಚನೆಗೊಂಡ, [ಣೆಮೃಲಲು] ನಿಮ್ರಾಲ ಎಂದರೆ ಭಾವಕರ್ಮ, ದ್ರವ್ಯಕರ್ಮ, ನೋಕರ್ಮಗಳಿಂದ ರಹಿತನಾದ [ಅಪ್ಪಾ] ಅತ್ಯನ್ತನ್ನು [ಅಣುದಿಣು] ನಿರಂತರ [ರೂಬಾಯಂತಿ] ಧ್ಯಾನಿಸುತ್ತಾರೆ [ತೇ ಪರ ಪರಮ-ಮುಣಿ] ಅವರೇ ಪರಮಮುನಿಗಳು [ಣೆಯಮೇಂ] ನಿಶ್ಚಯದಿಂದ [ಲಹು] ಶೀಘ್ರವಾಗಿ [ಣೆವಾಣಿ ಲಹಂತಿ] ನಿವಾರಣವನ್ನು ಪಡೆಯುತ್ತಾರೆ, ಇತರರು ಪಡೆಯುವದಿಲ್ಲ

**ಭಾವಾಧ್ಯ :-** ಈ ಕಥನವನ್ನು ಕೇಳಿ ಪ್ರಭಾಕರಭಟ್ಟನು ಪ್ರಶ್ನೆ ಮಾಡುತ್ತಾನೆ- ಶುದ್ಧ ಆತ್ಮನ ಧ್ಯಾನ ಮಾಡಿದವರೇ ಮೋಕ್ಷ ಪಡೆಯುತ್ತಾರೆ, ಇತರರಿಲ್ಲವೆಂದು ತಾವು ಹೇಳುತ್ತಿರಿ, ಆದರೆ ದ್ರವ್ಯಪರಮಾಣಿ ಮತ್ತು ಭಾವಪರಮಾಣಿವನ್ನು ಧ್ಯಾನಿಸಿ ಕೇವಲಜ್ಞಾನಪ್ರಮಾಡಿಕೊಂಡಿದ್ದಾರೆಂದು ಚಾರಿತ್ರಾಸಾರ ಮೊದಲಾದ ಗ್ರಂಥಗಳಲ್ಲಿ ಹೇಳಲಾಗಿದೆ. ಆದುದರಿಂದ ಈ ವಿಷಯದಲ್ಲಿ ನನಗೆ ಸಂದೇಹ ಬರುತ್ತಿದೆ.

ಶ್ರೀಯೋಗೀಂದ್ರದೇವರು ಉತ್ತರ ಹೇಳುತ್ತಾರೆ - ಅಲ್ಲಿ 'ದ್ರವ್ಯಪರಮಾಣ' ಶಬ್ದದಿಂದ ದ್ರವ್ಯದ ಸೂಕ್ಷ್ಮತೆ ಮತ್ತು 'ಭಾವಪರಮಾಣ' ಶಬ್ದದಿಂದ ಭಾವದ ಸೂಕ್ಷ್ಮತೆಯಿಂದು ತಿಳಿಯಬೇಕು, ಆದರೆ ಪ್ರದ್ಯಂ ದ್ರವ್ಯಪರಮಾಣವೆಂದು ತಿಳಿಯಬಾರದು. ಸಾರಾಧ್ಯಸಿದ್ಧಿಯ ಟೀಕೆಯಲ್ಲಿ ಕೂಡ 'ದ್ರವ್ಯಪರಮಾಣ' ಶಬ್ದದಿಂದ ದ್ರವ್ಯದ ಸೂಕ್ಷ್ಮತೆ ಮತ್ತು 'ಭಾವಪರಮಾಣ' ಶಬ್ದದಿಂದ ಭಾವದ ಸೂಕ್ಷ್ಮತೆಯಿಂದು ತಿಳಿಯಬೇಕೆಂದು ಹೇಳಿದೆ. ಈ ಪ್ರಕಾರ ದ್ರವ್ಯ ಎಂದರೆ ಆತ್ಮದ್ರವ್ಯವೆಂದು ತಿಳಿಯಬೇಕು, ಆದರೆ 'ಪರಮಾಣ' ಶಬ್ದದಿಂದ ಸೂಕ್ಷ್ಮ ಅವಸ್ಥೆಯಿಂದು

**ಯಾವನು ಗುಣಮಯನಿಮ್ರಾಲಾತ್ಮನನು ನಿರಂತರ ಧ್ಯಾನಿಸುವನು ।  
ಅವನೆ ಪರಮಮುನಿ ನಿಶ್ಚಯದಿ ಶೀಘ್ರನಿವಾರಣ ಪಡೆಯುವನು ॥೩೩॥**

ಸಂದರ್ಭೋಽಸ್ತಿ । ಅತ್ಯ ಶ್ರೀಯೋಗಿಂದು ದೇವಾ: ಪರಿಹಾರಮಾಹಃ । ತತ್ತ ದ್ರವ್ಯಪರಮಾಣಿಶಬ್ದೀನ ದ್ರವ್ಯಸೂಕ್ಷ್ಮತ್ವಂ ಭಾವಪರಮಾಣಿಶಬ್ದೀನ ಭಾವಸೂಕ್ಷ್ಮತ್ವಂ ಗ್ರಾಹ್ಯಂ ನ ಚ ಪುದ್ಗಲದ್ವಾಪರಮಾಣಿಃ । ತಥಾ ಚೋಕ್ತಂ ಸರ್ವಾಧರ್ಷಿಂದಿ ಟಿಪ್ಪಣಿಕೇ । ದ್ರವ್ಯಪರಮಾಣಿಶಬ್ದೀನ ದ್ರವ್ಯಸೂಕ್ಷ್ಮತ್ವಂ ಭಾವಪರಮಾಣಿಶಬ್ದೀನ ಭಾವಸೂಕ್ಷ್ಮತ್ವಮಿತಿ । ತದ್ವಥಾ । ದ್ರವ್ಯಮಾತ್ರದ್ವಾಪ್ಯಂ ತಸ್ಯ ಪರಮಾಣಿಶಬ್ದೀನ ಸೂಕ್ಷ್ಮವಸ್ಥಾ ಗ್ರಾಹ್ಯಾ । ಸಾ ಚ ರಾಗಾದಿವಿಕಲ್ಯೋಪಾಧಿರಹಿತಾ ತಸ್ಯ ಸೂಕ್ಷ್ಮತ್ವಂ ಕಥಮಿತಿ ಚೀತ್, ನಿರ್ವಿಕಲ್ಪಸಮಾಧಿವಿಷಯತ್ವೇನೇಂದ್ರಿಯಮನೋವಿಕಲ್ಪತ್ವಾತ್ತಾತ್ । ಭಾವಶಬ್ದೀನ ಸ್ವಸಂವೇದನಪರಿಣಾಮಃ ತಸ್ಯ ಭಾವಸ್ಯ ಪರಮಾಣಿಶಬ್ದೀನ ಸೂಕ್ಷ್ಮವಸ್ಥಾ ಗ್ರಾಹ್ಯಾ । ಸೂಕ್ಷ್ಮತ್ವಮಿತಿ ಚೀತ್ । ಏತರಾಗನಿರ್ವಿಕಲ್ಪಸಮರಸೀಭಾವವಿಷಯತ್ವೇನ ಪಂಚೇಂದ್ರಿಯಮನೋ- ವಿಷಯಾತೀತತಾದಿತಿ । ಪುನರಪ್ಯಾಹ । ಇದಂ ಪರದ್ವಾಪಲಂಬನಂ ಧ್ಯಾನಂ ನಿಷಿದ್ಧಂ ಕಲ ಭವಧಿಃ ನಿಜಶುದ್ಧಾತ್ಮಧ್ಯಾನೇನೈವ ಮೋಕ್ಷಃ ಕುತ್ತಾಪಿ ಭಣಿತಮಾಸ್ತೇ । ಪರಿಹಾರಮಾಹ- ‘ಅಪ್ಯಾರ್ಥಾಯಂ ಹಿಂಘುಲಣ’ ಇತ್ಯತ್ಯೈವ ಗ್ರಂಥೇ ನಿರಂತರಂ ಭಣಿತಮಾಸ್ತೇ, ಗ್ರಂಥಾಂತರೇ ಚ ಸಮಾಧಿಶತಕಾದೌ ಪುನಶ್ಚೋಕ್ತಂತ್ಯೈವ ಪೂಜ್ಯಪಾದಸ್ಥಾಮಿಭಿ�- ‘ಆತ್ಮಾನಮಾತ್ಮಾ ಆತ್ಮನೇವಾತ್ಮನಾಸೇ ಕ್ಷಣಾಮುಪಜನಯನ್ ಸ ಸ್ವಯಂಭೂಃ ಪ್ರಪ್ತಃ, ಅಸ್ಯಾಧ್ಯಃ । ಆತ್ಮಾನಂ ಕರ್ಮತಾಪನ್ ಆತ್ಮಾ ಕರ್ತಾ ಆತ್ಮನೇವಾಧಿಕರಣಭೂತೇ ಅಸೌಪ್ರಾಪೋಕ್ತಾತ್ಮಾ ಆತ್ಮನಾ ಕರಣಭೂತೇನ

ತಿಳಿಯಬೇಕು. ಆ ಸೂಕ್ಷ್ಮ ಅವಸ್ಥೆಯು ರಾಗ ಮೊದಲಾದ ವಿಕಲ್ಪಗಳ ಉಪಾಧಿಯಿಂದ ರಹಿತವಾಗಿರುತ್ತದೆ.

**ಪ್ರಶ್ನೆ :-** ಆ ಸೂಕ್ಷ್ಮವು ಯಾವ ರೀತಿಯಿಂದ ಇದೆ ?

**ಉತ್ತರ :-** ನಿರ್ವಿಕಲ್ಪಸಮಾಧಿಯ ವಿಷಯವಿರುವುದರಿಂದ ಮತ್ತು ಇಂದ್ರಿಯ, ಮನಸ್ಸುಗಳ ವಿಕಲ್ಪ-ಗಳಿಂದ ಅತೀತವಿರುವುದರಿಂದ ಅದಕ್ಕೆ ಸೂಕ್ಷ್ಮತೆಯಿರುತ್ತದೆ ಮತ್ತು ‘ಭಾವ’ ಶಬ್ದದಿಂದ ಸ್ವಸಂವೇದನಪರಿಣಾಮ ವೆಂದು ತಿಳಿಯಬೇಕು. ಆ ಭಾವದ ‘ಪರಮಾಣಿ’ ಶಬ್ದದಿಂದ ಸೂಕ್ಷ್ಮ ಅವಸ್ಥೆಯೆಂದು ತಿಳಿಯಬೇಕು.

**ಪ್ರಶ್ನೆ :-** (ಸೂಕ್ಷ್ಮ ಅವಸ್ಥೆಯು) ಸೂಕ್ಷ್ಮವು ಯಾವ ರೀತಿಯಿಂದ ಇದೆ ?

**ಉತ್ತರ :-** ಅದು ಏತರಾಗನಿರ್ವಿಕಲ್ಪಸಮರಸೀಭಾವದ ವಿಷಯವಿರುವುದರಿಂದ ಮತ್ತು ಪಂಚೇಂದ್ರಿಯಹಾಗೂ ಮನಸ್ಸಿನ ವಿಷಯದಿಂದ ರಹಿತವಿರುವುದರಿಂದ ಅದಕ್ಕೆ ಸೂಕ್ಷ್ಮತೆಯಿದೆ.

**ಪ್ರಶ್ನೆ :-** ನಿಜವಾಗಿ ತಾವು ಈ ಪರದ್ವಾಪ ಅವಲಂಬನರೂಪವಾದ ಧ್ಯಾನದ ನಿಂಬಿಂದ ಮಾಡಿದ್ದೀರಿ ಮತ್ತು ನಿಜಶುದ್ಧಾತ್ಮನ ಧ್ಯಾನದಿಂದಲೇ ಮೋಕ್ಷವಿದೆಯೆಂದು ಹೇಳಿರುವಿರಿ, ಅದರೆ ಇಂಥ ಕಥನವು ಯಾವುದರಲ್ಲಿ ಬಂದಿದೆ ?

**ಉತ್ತರ :-** ‘ನಿರ್ಮಲ ಆತ್ಮನ ಧ್ಯಾನ ಮಾಡಿರೆ’ಂಬ ಕಥನವನ್ನು ಈ ಗ್ರಂಥದಲ್ಲಿಯೇ ನಿರಂತರ ಮಾಡುತ್ತ ಬಂದಿದೆ. ಇದನ್ನೇ ಶ್ರೀಪೂಜ್ಯಪಾದಸ್ಥಾಮಿಗಳು ಸಿದ್ಧಭಕ್ತಿಯ ಇನೇ ಗಾಢೆಯಲ್ಲಾ ಹೇಳಿದ್ದಾರೆ- ‘ತಾನು ತನ್ನನ್ನ ತನ್ನಲ್ಲ ತನ್ನಿಂದ ಅಂತಮೂರ್ಹಾರ್ಥ ಮಾತ್ರ ಆರಾಧಿಸುತ್ತ ಅವನು ಸ್ವಯಂಭೂ ಆಗುತ್ತಾನೆ-ಸರ್ವಜ್ಞನಾಗುತ್ತಾನೆ. ದ್ರವ್ಯಸೂಕ್ಷ್ಮತೆ ಮತ್ತು ಭಾವಸೂಕ್ಷ್ಮತೆಯು ಧ್ಯೇಯಸ್ವರೂಪವಿರುವಂಥ ಶುಕ್ಲಧ್ಯಾನದಲ್ಲಿ ಸಿದ್ಧಾಂತದೋಳಗೆ ಹೇಳಿದ ನಲವತ್ತರಡು ಭೇದಗಳನ್ನು ಅನೀಹಿತವೃತ್ತಿಯಿಂದ ತಿಳಿಯಬೇಕು, ಮುಖ್ಯ ವೃತ್ತಿಯಿಂದ ತಿಳಿಯಬಾರದು.

ಕ್ಷೇತ್ರಮಂತಮೂರ್ಹೊತೆಮಾತ್ರಂ ಉಪಜನಯನ್ ನಿರ್ವಿಕಲ್ಪಸಮಾಧಿನಾರಾಧಯನ್ ಸ ಸ್ವಯಂಭೂಃ ಪ್ರವೃತ್ತಃ ಸರ್ವಜ್ಞೋಜಾತ ಇತ್ಯಾರ್ಥಃ । ಯೇ ಚ ತತ್ತ ದ್ರವ್ಯಭಾವಪರಮಾಣಿಧೀಯಲಕ್ಷಣೇ ಶುಕ್ಲಧ್ವನೇ ದ್ವಾದಿ ಕಚತ್ವಾರಿಂಶದ್ವಿಕಲ್ಪಾ ಭಣಿತಾಸ್ತಿಷ್ಟಂತಿ ತೇ ಪುನರನೀಹಿತವೃತ್ತಾ ಗ್ರಾಹ್ಯಃ । ಕೇನ ದೃಷ್ಟಾಂತೇನೇತಿ ಚೇತ್ । ಯಥಾ ಪ್ರಥಮೌಪಶಮಿಕಸಮ್ಯಕ ಗ್ರಹಣಕಾಲೇ ಪರಮಾಗಮಪ್ರಸಿದ್ಧಾಂಥಃ ಪ್ರವೃತ್ತಿಕರಣಾದಿವಿಕಲ್ಪಾನ್ ಚೇವಃ ಕರೋತಿ ನ ಹಾತ್ಯೇಹಾದಿಪೂರ್ವಕತ್ತೀನ ಸ್ತರಣಾಮಸ್ತಿ ತಥಾತ್ ಶುಕ್ಲಧ್ವನೇ ಚೇತಿ । ಇದಮತ್ತ ತಾತ್ಯಯೋಮ್ । ಪ್ರಾಧಿಮಿಕಾನಾಂ ಚಿತ್ತಸ್ಥಿತಿಕರಣಾಧರ್ತಂ ವಿಷಯಕಣಾಯಿದ್ಧಾ ನವಂಚಕನಾಧರ್ತಂ ಚ ಪರಂಪರಯಾ ಮುಕ್ತಿಕಾರಣಾಮಹರ್ದಾದಿ-ಪರದ್ವಾಂ ಧೀಯಮ್, ಪರಾತ್ಚಿತ್ತೀ ಸ್ಥಿರಿಂಭೂತೇ ಸಾಕ್ಷಾನ್ಮುಕ್ತಿಕಾರಣಂ ಸ್ಥಿರಾಧಾತ್ತತತ್ತಪ್ರಮೇವ ಧೀಯಂ ನಾಶೀಕಾಂತಃ, ಏವಂ ಸಾಧ್ಯಸಾಧಕಭಾವಂ ಜ್ಞಾತಾ ಧೀಯವಿಷಯೇ ವಿವಾದೋ ನ ಕರ್ತವ್ಯಃ ಇತಿ ॥೩೬॥

ಅಥ ಸಾಮಾನ್ಯ ಗ್ರಾಹಕಂ ನಿರ್ವಿಕಲ್ಪಂ ಸತ್ತಾವಲೋಕದರ್ಶನಂ ಕಥಯತಿ-

**ಸಯಲ-ಪಯತ್ತಹ ಜಂ ಗಹಣ ಜೀವಹ ಅಗಿಮು ಹೋಜಿ ।**

**ವತ್ತಿ-ವಿಸೇಸ-ವಿವಜ್ಜಯಲು ತಂ ಜೀಯ-ದಂಸಣ ಜೋಜಿ ॥೩೭॥**

ಸಕಲಪದಾರ್ಥಾನಾಂ ಯದ್ ಗ್ರಹಣಂ ಜೀವಾನಾಂ ಅಗಿಮಂ ಭವತಿ ॥

ವಸ್ತುವಿಶೇಷವಿವರಿತಂ ತತ್ ನಿಜದರ್ಶನಂ ಪಶ್ಯ ॥೩೭॥

ಸಯಲ ಇತ್ಯಾದಿ । ಸಯಲಪಯತ್ತಹಂ ಸಕಲಪದಾರ್ಥಾನಾಂ ಜಂ ಗಹಣ ಯದ್ ಗ್ರಹಣಮವಲೋ-ಕನಮ್ । ಕಷ್ಯ । ಜೀವಹಂ ಜೀವಸ್ಯ ಅಥವಾ ಬಹುವಚನಪಷ್ಟೇ ‘ಜೀವಹಂ’ ಜೀವಾನಾಮ್ । ಕಥಂಭೂತ-

**ಪ್ರಶ್ನ : - ಯಾವ ದೃಷ್ಟಾಂತದಿಂದ ತಿಳಿದುಕೊಳ್ಳುವುದು ?**

**ಉತ್ತರ : -** ಯಾವ ಪ್ರಕಾರ ಮೊದಲು ಜೀವಶಮಿಕ ಸಮ್ಯಕ ದ ಗ್ರಹಣ ಸಮಯದಲ್ಲಿ ಪರಮಾಗಮದೋಳಗೆ ಪ್ರಸಿದ್ಧವಾದ ಅಧಃಪ್ರವೃತ್ತಿಕರಣ ಮೊದಲಾದ ಭೇದಗಳನ್ನ ಜೀವನು ಮಾಡುತ್ತಾನೆ, ಆದರೆ ಇಲ್ಲಿ ಈಹಾ ಮೊದಲಾದವುಗಳ ಪೂರ್ವಕತೆಯಿಂದ ಇರುವುದಿಲ್ಲ ಅದೇ ಪ್ರಕಾರ ಇಲ್ಲಿ ಶುಕ್ಲಧ್ವನದಲ್ಲಿಕೂಡ ತಿಳಿಯಬೇಕು.

ಪ್ರಾಧಿಮಿಕ ಅವಸ್ಥೆಯಲ್ಲಿ ಜೀವನಿಗೆ ಚಿತ್ತವನ್ನ ಸ್ಥಿರಮಾಡುವ ಸಲುವಾಗಿ ಮತ್ತು ವಿಷಯಕಣಾಯ ರೂಪವಾದ ದುಧ್ಯಾನದ ವಂಚನಾರ್ಥವಾಗಿ ಪರಂಪರೆಯಿಂದ ಮುಕ್ತಿಯಕಾರಣಾರಾದಂಥ ಅರಹಂತ ಮೊದಲಾದ ಪರದ್ವಾದ ಧ್ವನಿ ಮಾಡುವುದು ಯೋಗ್ಯವಿದೆ. ಅನಂತರ ಚಿತ್ತವು ಯಾವಾಗ ಸ್ಥಿರವಾಗುತ್ತದೆ ಆಗ ಪ್ರತ್ಯಕ್ಷಮುಕ್ತಿಗೆ ಕಾರಣವಾದಂಥ ನಿಜಶುದ್ಧಾತ್ಮಕ ತತ್ತ್ವವೇ ಧ್ಯಾನಿಸಲು ಯೋಗ್ಯವಿದೆ, ಇದು ಏಕಾಂತವಿಲ್ಲ. ಈ ಪ್ರಕಾರ ಸಾಧ್ಯಸಾಧಕ ಭಾವವನ್ನ ತಿಳಿದುಕೊಂಡು ಧೀಯದ ವಿಷಯದಲ್ಲಿ ವಿವಾದ ಮಾಡಬಾರದೆಂಬುದು ಇಲ್ಲಿನ ತಾತ್ಯಯಾರ್ಥವಿದೆ.

ಈಗ ಸಾಮಾನ್ಯದ ಗ್ರಾಹಕವಾದ ನಿರ್ವಿಕಲ್ಪ ಸತ್ತಾವಲೋಕನರೂಪ ದರ್ಶನದ ಕಥನ ಮಾಡುತ್ತಾರೆ, -

**ಜೀವನಿಗೆ ಮೊದಲು ಸಕಲ ಪದಾರ್ಥಗಳ ವಸ್ತುವಿಶೇಷವಿಲ್ಲದ ।**

**ಯಾವ ಅವಲೋಕನವಿದೆಯದನು ನೀನು ನಿಜದರ್ಶನವೆಂದು ತಿಳಿ ॥೩೭॥**

ಮವಲೋಕನಮ್ | ಅಗ್ರಮು ಅಗ್ರಮಂ ಸವಿಕಲ್ಪಜ್ಞಾನಾತ್ಮಾವರ್ | ಹೋಜ ಭವತಿ | ಪುನರಪಿ ಕಥಂಭಾತಮ್ | ವತ್ತುವಿಸೇಸವಿವಜ್ಞಯಲು ವಸ್ತುವಿಶೇಷವಿವರ್ಚಿತಂ ಶುಕ್ಲ ಮಿದಮಿತ್ಯಾದಿವಿಕಲ್ಪರಹಿತಂ ತಂ ತತ್ವಾವೋರ್ತುಲಕ್ಷಣಂ ನೀಯದಂಶಾನಿಜ ಆತ್ಮಾತ್ಸ್ವದರ್ಶನಮವಲೋಕನಂ ಜೋಜ ಪಶ್ಚಾತ್ಯಾಹಿತಿ | ಅತ್ಯಾಹ ಪ್ರಭಾಕರಭಟ್ಟಃ | ನಿಜಾತ್ಮಾತ್ಸ್ವದರ್ಶನಮವಲೋಕನಂ ದರ್ಶನಮಿತಿ ವಾಶಾತ್ಮಂ ಭವದ್ಧಿರಿದಂ ತು ಸತ್ಯವಲೋಕದರ್ಶನಂ ಮಿಥ್ಯಾದೃಷ್ಟಿನಾಮಪ್ಯಾಸಿ ತೇಷಾಮಪಿ ಮೋಕ್ಷೋ ಭವತು | ಪರಿಹಾರಮಾಹ | ಚಕ್ಷುರಚಕ್ಷುರವಧಿಕೇವಲಭೇದೇನ ಚತುರ್ಧಾರದರ್ಶನಮ್ ಅತ್ಯಚತುರ್ಧಾರದರ್ಶನಮಾತ್ಮಾಗ್ರಹಕಂ ಭವತಿ, ತಚ್ಚಮಿಥ್ಯಾತ್ಮಾದಿಸಪ್ತಪ್ರಕೃತ್ಯಾಪರಮಾಪಕ್ಯಯಿಂಪರಮಾಪಕ್ಯಜನಿತತ್ವಾತ್ಮಧರ್ಶಾರದಾನಲಕ್ಷಣಸಮ್ಯಕ್ತಾಧಾವಾತ್ | ಶುದ್ಧಾತ್ಮತತ್ಪ್ರಮೇವೋಪಾದೇಯಮಿತಿ ಶ್ರದ್ಧಾನಾಭಾವೇ ಸತಿ ತೇಷಾಂ ಮಿಥ್ಯಾದೃಷ್ಟಿನಾಂ ನ ಭವತ್ಯೇವೇತಿ ಭಾವಾಧಾರಃ || ೩೫ ||

ಅಥ ಭದ್ರಾಜಾನಾಂ ಸತ್ಯವಲೋಕದರ್ಶನಪೂರ್ವಕಂ ಜ್ಞಾನಂ ಭವತೀತಿ ಪ್ರತಿಪಾದಯತಿ-

**ದಂಶಣಪುಷ್ಟಿ ಹವೇಜ ಪ್ರಾದು ಜಂ ಜೀವಹ ವಿಷಾಣಿ |**

**ವತ್ತು-ವಿಸೇಸು ಮುಣಂತು ಜಿಯ ತಂ ಮುಣೆ ಅವಿಚಲು ಷಾಣಿ || ೩೬ ||**

ದರ್ಶನಪೂರ್ವಂ ಭವತಿ ಸ್ಥಾಟಂ ಯತ್ ಜೀವಾನಂ ವಿಜ್ಞಾನಮ್ |

ವಸ್ತುವಿಶೇಷಂ ಜಾನನೋ ಜೀವ ತತ್ ಮನ್ಯಸ್ಯ ಅವಿಚಲಂ ಜ್ಞಾನಮ್ || ೩೬ ||

### ಗಾಢ - ೩೬

**ಅನ್ವಯಾಧಾರ :-** [ಜೀವಹಂ] ಜೀವನಿಗೆ ಅಧವಾ ಜೀವರುಗಳಿಗೆ [ಅಗ್ರಮು] ಸವಿಕಲ್ಪಜ್ಞಾನದ ಮೊದಲು [ಸಯಲ-ಪಯತ್ತಹಂ] ಸಮಸ್ತ ಪದಾರ್ಥಗಳ [ವತ್ತು-ವಿಸೇಸ-ವಿವಜ್ಞಯಲು] ವಸ್ತುವಿಶೇಷರಹಿತ ಎಂದರೆ ಇದು ಬೆಳ್ಗಿದೆ ಇತ್ಯಾದಿ ಭೇದವಿಲ್ಲದ [ಜಂ ಗಹಣ] ಯಾವ ಅವಲೋಕನವಿದೆ [ತಂ] ಅದನ್ನ ನೀನು [ನೀಯ-ದಂಶಾನಿ ಜೋಜ] ನಿಜಾತ್ಮನ ದರ್ಶನ-ಅವಲೋಕನವೆಂದು ತಿಳಿ.

**ಭಾವಾಧಾರ :- ಪ್ರಶ್ನೆ :-** ನಿಜಾತ್ಮನ ದರ್ಶನ-ಅವಲೋಕನವು ದರ್ಶನವಿದೆಯೆಂದು ತಾವು ಹೇಳಿದಿರಿ, ಸತ್ಯವಲೋಕನದರ್ಶನವಂತೂ ಮಿಥ್ಯಾದೃಷ್ಟಿಗೂ ಇರುತ್ತದೆ, ಅವನಿಗೂ ಮೋಕ್ಷವಾಗುವುದೇನೆಂದು ಪ್ರಭಾಕರಭಟ್ಟನು ಕೇಳುತ್ತಾನೆ.

**ಉತ್ತರ :-** ದರ್ಶನವು ಚಕ್ಷುದರ್ಶನ, ಅಚಕ್ಷುದರ್ಶನ, ಅವಧಿದರ್ಶನ ಮತ್ತು ಕೇವಲದರ್ಶನವೆಂಬ ಭೇದದಿಂದ ನಾಲ್ಕು ಪ್ರಕಾರದಿದೆ. ಈ ನಾಲ್ಕು ಭೇದಗಳಲ್ಲಿ ಮನಸ್ಸಿನಿಂದ ನೋಡುವ ಅಚಕ್ಷುದರ್ಶನವು ಆತ್ಮಗ್ರಹಕವಿರುವುದು, ಮತ್ತು ಅದು ಮಿಥ್ಯಾತ್ಮಮೊದಲಾದವಿಳು ಪ್ರಕೃತಿಗಳ ಉಪಶಮ, ಕ್ಷಯೋಪಶಮ ಹಾಗೂ ಕ್ಷಯಿಜನ್ಯ ತತ್ವಾತ್ಮಧರ್ಶಾರದಾನರೂಪಸಮ್ಯಕ್ತದ ಅಭಾವವಾಗುವುದರಿಂದ ‘ಶುದ್ಧಾತ್ಮತತ್ಪ್ರಮೇ ಉಪಾದೇಯ-ವಿದ’ಯೆಂಬ ಶ್ರದ್ಧೆಯ ಅಭಾವವಾದರೆ ಆ ಮಿಥ್ಯಾದೃಷ್ಟಿಗಳಿಗೆ ಇರುವುದಿಲ್ಲವೆಂಬುದು ಇಲ್ಲಿನ ಭಾವಾಧಾರವಿದೆ.

ಭದ್ರಾಜಾ ಜೀವರುಗಳಿಗೆ ಸತ್ಯವಲೋಕನದರ್ಶನಪೂರ್ವಕವಾದ ಜ್ಞಾನವಾಗುತ್ತದೆಯೆಂದು ಈಗ ಹೇಳುತ್ತಾರೆ,-

**ಜೀವನಿಗೆ ನಿಯಮದಿ ದರ್ಶನಪೂರ್ವಕ ವಸ್ತು ವಿಶೇಷ ತಿಳಿಯುವ |**

**ಯಾವ ಜ್ಞಾನವಾಗುವುದದನೆಲೆ ಜೀವ ಅವಿಚಲ ಜ್ಞಾನವೆಂದರಿ || ೩೭ ||**

ದಂಣಣ ಪ್ರವೃತ್ತಿ ಇತ್ಯಾದಿ । ದಂಣಣಪ್ರವೃತ್ತಿ ಸಾಮಾನ್ಯಗ್ರಹಕನಿರ್ವಿಕಲ್ಪಸತ್ತಾವಲೋಕದರ್ಶನಪೂರ್ವಕಂ ಹವೇಇ ಭವತಿ ಪ್ರಾದು ಸ್ಥಿಟಂ ಜಂ ಯತ್ರಾ ಜೀವಹಂ ಜೀವಾನಾಮ್ | ಕಿಂ ಭವತಿ । ವಿಷ್ಣುಣಿ ವಿಷ್ಣಾನಮ್ | ಕಿಂ ಕುರ್ವನ್ ಸನ್ | ವತ್ತುವಿಸೇಸು ಮುಣಂತು ವಸ್ತುವಿಶೇಷಂ ವರ್ಣಸಂಸಾಧಾದಿವಿಕಲ್ಪಪೂರ್ವಕಂಜಾನನ್ | ಜಿಯ ಹೇ ಜೀವ । ತಂ ತತ್ ಮುಣಿ ಮನ್ಯಸ್ವಜಾನಿಃಈ | ಕಿಂ ಜಾನಿಃಈ ಅವಿಚಲು ಣಾಣಿ ಅವಿಚಲಂಸಂಶಯ-ವಿಪರ್ಯಯಾನಧ್ಯವಸಾಯರಹಿತಂ ಜ್ಞಾನಮುತ್ತಿ । ತತ್ತೀದಂ ದರ್ಶನಪೂರ್ವಕಂ ಜ್ಞಾನಂ ವ್ಯಾಖ್ಯಾತಮ್ | ಯದ್ಯಾಪಿಶುದ್ಧಾತ್ಮಭಾವನಾವ್ಯಾಖ್ಯಾನಕಾಲೇ ಪ್ರಸ್ತುತಂ ನ ಭವತಿ ತಥಾಪಿ ಭಣಿತಂ ಭಗವತಾ । ಕಸ್ಯಾದಿತಿ ಜೀತ್ | ಚಕ್ಷುರಚಕ್ಷುರವಧಿಕೇವಲಭೇದೇನ ದರ್ಶನೋಪಯೋಗಜ್ಞತ್ವವಿರ್ಧೋ ಭವತಿ । ತತ್ತ ಚತುಷ್ಪಾಯಮಧ್ಯೇ ದ್ವಿತೀಯಂ ಯದಚಕ್ಷುದರ್ಶನಂ ಮಾನಸರೂಪಂ ನಿರ್ವಿಕಲ್ಪ ಯಥಾ ಭವ್ಯಜೀವಸ್ಯ ದರ್ಶನಮೋಹಬಾರಿತ್ರಮೋಹೋಪ-ಶಮಕ್ಷಯೋಪಶಮಕ್ಷಯಲಾಭೇ ಸತಿ ಶುದ್ಧಾತ್ಮಾನುಭೂತಿರುಚಿರೂಪಂ ಏತರಾಗಸಮ್ಮಕ್ಷಾ ಭವತಿ ತಪ್ಯೇವ ಚ ಶುದ್ಧಾತ್ಮಾನುಭೂತಿಸ್ಮಿರತಾಲಕ್ಷಣಂ ಏತರಾಗಬಾರಿತ್ರಂ ಭವತಿ ತದಾ ಕಾಲೇ ತತ್ತ್ವಾರ್ಪೋಕ್ತಂ ಸತ್ತಾವಲೋಕಲಕ್ಷಣಂ ಮಾನಸಂ ನಿರ್ವಿಕಲ್ಪದರ್ಶನಂ ಕತ್ತ್ರ ಪೂರ್ವೋಕ್ತನಿಶ್ಚಯಸಮ್ಮಕ್ಷಾ ಚಾರಿತ್ರಬಲೇನ ನಿರ್ವಿಕಲ್ಪನಿಜಶುದ್ಧಾತ್ಮಾನು-ಭೂತಿಧ್ಯಾನೇನ ಸಹಕಾರಿಕಾರಣಂ ಭವತಿ । ಕಸ್ಯ ಭವತಿ । ಪೂರ್ವೋಕ್ತಭವ್ಯಜೀವಸ್ಯ ನ ಚಾಭವ್ಯಸ್ಯ । ಕಸ್ಯಾತ್ ನಿಶ್ಚಯಸಮ್ಮಕ್ಷಾ ಜ್ಞಾರಿತಾಭಾವಾದಿತಿ ಭಾವಾಧಃ ॥೫೫॥

### ಗಾಢ - ೫೫

**ಅನ್ವಯಾಧರ :-** [ಜೀವಹಂ] ಜೀವರುಗಳಿಗೆ [ಪ್ರಾದು] ನಿಯಮದಿಂದ [ದಂಣಣಪ್ರವೃತ್ತಿ] ಸಾಮಾನ್ಯಗ್ರಹಕನಿರ್ವಿಕಲ್ಪಸತ್ತಾವಲೋಕನದರ್ಶನಪೂರ್ವಕ [ವತ್ತು-ವಿಸೇಸು ಮುಣಂತು] ವಸ್ತುವಿಶೇಷವನ್ನು ವರ್ಣಸಂಸಾಧಾದಿ ಭೇದಪೂರ್ವಕ ತಿಳಿಯುವಂಥ [ಜಂ ವಿಷ್ಣುಣಿ ಹವೇಇ] ಯಾವ ಜ್ಞಾನವಾಗುತ್ತದೆ [ತಂ] ಅದನ್ನು [ಜಿಯ] ಎಲ್ಲ ಜೀವನೇ ! ನೀನು [ಅವಿಚಲು ಣಾಣಿ] ಅವಿಚಲ ಎಂದರೆ ಸಂಶಯ, ವಿಪರ್ಯಯ, ಅನಧ್ಯವಸಾಯರಹಿತವಾದ ಜ್ಞಾನವೆಂದು [ಮುಣಿ] ತಿಳಿದುಕೊಳ್ಳು.

**ಭಾವಾಧರ :-** ಪ್ರಶ್ನೆ :- ಇಲ್ಲಿ ದರ್ಶನಪೂರ್ವಕವಾಗಿ ಜ್ಞಾನದ ವ್ಯಾಖ್ಯಾನ ಮಾಡಲಾಗಿದೆ. ಈ ವ್ಯಾಖ್ಯಾನವು ಶುದ್ಧ ಆತ್ಮನ ಭಾವನೆಯ ವ್ಯಾಖ್ಯಾನಕಾಲದಲ್ಲಿ ಪ್ರಸ್ತುತವಿಲ್ಲದಿದ್ದರೂ ಕೊಡ ತಾವು ಅದೇಕೆ ಹೇಳಿರುವಿರಿ ?

**ಉತ್ತರ :-** ಚಕ್ಷುದರ್ಶನ, ಅಚಕ್ಷುದರ್ಶನ, ಅವಧಿದರ್ಶನ ಮತ್ತು ಕೇವಲದರ್ಶನವೆಂಬ ಭೇದದಿಂದ ದರ್ಶನೋಪಯೋಗವು ನಾಲ್ಕು ಪ್ರಕಾರದಿದೆ. ಭವ್ಯಜೀವನಿಗೆ ದರ್ಶನಮೋಹ ಹಾಗೂ ಚಾರಿತ್ರಮೋಹದ ಉಪಶಮ, ಕ್ಷಂಖೋಪಶಮ ಮತ್ತು ಕ್ಷಯವಾದೊಡನೆ ಶುದ್ಧ ಆತ್ಮನ ಅನುಭೂತಿರೂಪ-ರುಚಿರೂಪವಾದ ಏತರಾಗಸಮ್ಮಕ್ಷಾವಾಗುತ್ತದೆ ಅದರಂತೆ ಶುದ್ಧಾತ್ಮನ ಅನುಭೂತಿಯಲ್ಲಿ ಸ್ಥಿರತಾರೂಪದ ಏತರಾಗ ಚಾರಿತ್ರವಾಗುತ್ತದೆ ಆ ಕಾಲದಲ್ಲಿ ಆ ನಾಲ್ಕು ಭೇದಗಳೊಳಗೆ ಎರಡನೆಯದಾದ ಮನ ಸಂಬಂಧದ ನಿರ್ವಿಕಲ್ಪ-ಅಚಕ್ಷುದರ್ಶನವಿದೆ ಅದು ಮನಸಂಬಂಧದ ಪೂರ್ವೋಕ್ತಸತ್ತಾವಲೋಕನರೂಪದ ನಿರ್ವಿಕಲ್ಪದರ್ಶನವು ಪೂರ್ವೋಕ್ತನಿಶ್ಚಯಸಮ್ಮಕ್ಷಾ ಮತ್ತು ನಿಶ್ಚಯಚಾರಿತ್ರದ ಬಲದಿಂದ ನಿರ್ವಿಕಲ್ಪ ನಿಜಶುದ್ಧ ಆತ್ಮಾನುಭೂತಿರೂಪವಾದ ಧ್ಯಾನದಿಂದ ಪೂರ್ವೋಕ್ತಭಾವವು ಜೀವನಿಗೆ ಯಾವ ಪ್ರಕಾರ ಸಹಕಾರಿಕಾರಣವಾಗುತ್ತದೆ ಅದೇ ಪ್ರಕಾರ ಅಭವ್ಯ ಜೀವನಿಗೆ ನಿಶ್ಚಯಸಮ್ಮಕ್ಷಾ ಮತ್ತು ಜ್ಞಾನದ ಅಭಾವವಿರುವುದರಿಂದ ಸಹಕಾರಿಕಾರಣವಾಗುವುದಿಲ್ಲ.

ಅಥ ಪರಮಧ್ಯಾನಾರೂಢೋ ಜ್ಞಾನೀ ಸಮಭಾವೇನ ದುಃಖಿಂ ಸುಖಿಂ ಸಹಮಾನಃ ಸ ಏವಾಭೇದೇನ ನಿಜರಾಹೇತುಭರ್ಜಾತೇ ಇತಿ ದರ್ಶಯತಿ-

ದುಕ್ಕು ವಿ ಸುಕ್ಕು ಸಹಂತು ಜಿಯ ಕಾಣಿಲು ರೂಣಾ-ಣಲೀಣು ।  
ಕಮ್ಮಹ ಣೆಜ್ಜರ-ಹೇಲು ತಲು ಪುಚ್ಚಿಜಿ ಸಂಗ-ವಿಹಿಣು ॥೩೬॥  
ದುಃಖಮಾಪಿ ಸುಖಿಂ ಸಹಮಾನಃ ಜೀವ ಜ್ಞಾನೀ ಧ್ಯಾನವಿಲೀನಃ ।  
ಕರ್ಮಣಃ ನಿಜರಾಹೇತುಃ ತಪಃ ಉಚ್ಯತೇ ಸಂಗವಿಹಿಣಃ ॥೩೭॥

ದುಕ್ಕು ವಿ ಇತ್ಯಾದಿ । ದುಕ್ಕು ವಿ ಸುಕ್ಕು ಸಹಂತು ದುಃಖಮಾಪಿ ಸುಖಮಾಪಿ ಸಮಭಾವೇನ ಸಹಮಾನಃ ಸನ್ ಜಿಯ ಹೇ ಜೀವ । ಕೊ೯೮ಕೌಶಲ್ಯ ಕರ್ತಾರ । ಕಾಣಿಲು ಏತರಾಗಸ್ಸಸಂವೇದನಜ್ಞಾನೀ । ಕಿಂವಿಶಿಷ್ಟಃ । ರೂಣಾ-ಣಲೀಣು ಏತರಾಗಚಿದಾನಂದೈಕಾಗ್ರಧ್ಯಾನನಿಲೀನೋ ರತಃ ಸ ಏವಾಭೇದೇನ ಕಮ್ಮಹ ಹಂ ಣೆಜ್ಜರಹೇಲು ಶುಭಾಶುಭಕರ್ಮಣೋ ನಿಜರಾಹೇತುರುಚ್ಯತೇ ನ ಕೇವಲಂ ಧ್ಯಾನಪರಿಣತಪುರುಷೋ ನಿಜರಾಹೇತುರುಚ್ಯತೇ ತಲು ಪರದ್ವೈಚಾಣಿರೋಧರೂಪಂ ಬಾಹ್ಯಭ್ಯಂತರಲಕ್ಷಣಂ ದ್ವಾದಶವಿಧಂ ತಪಚ್ಚಿ । ಕಿಂವಿಶಿಷ್ಟಃ ಸ ತಪೋಧನಸ್ತತಪಚ್ಚಿ । ಸಂಗವಿಹಿಣೋ ಸಂಗವಿಹಿಣು ಬಾಹ್ಯಂತರಪರಿಗ್ರಹರಹಿತ ಇತಿ । ಅತ್ಯಾಹ ಪ್ರಭಾಕರಭಟ್ಟಃ । ಧ್ಯಾನೇನ ನಿಜರಾ ಭಣತಾ ಭವಧಿಃ ಉತ್ತಮಸಂಹನನಸ್ಯೈ ಕಾಗ್ರಚಿಂತಾನಿರೋಧೋ ಧ್ಯಾನಮಿತಿ ಧ್ಯಾನಲಕ್ಷಣಂ, ಉತ್ತಮಸಂಹನನಾಭಾವೇ ಕಥಂ ಧ್ಯಾನಮಿತಿ । ಭಗವಾನಾಹ । ಉತ್ತಮಸಂಹನನೇನ ಯದ್ವಾನಂ ಭಣತಂ ತದಪೂರ್ವಗುಣಾಧಿಪೂರ್ವಪಕ್ಷಪಕ್ಷೋಯೋ ಶುಕ್ಳಧ್ಯಾನಂ ತದಪೇಕ್ಷಯಾ ಭಣತಮ್ । ಅಪೂರ್ವ-

ಪರಮಧ್ಯಾನದಲ್ಲಿ ‘ಆರೂಢ’ರಾದ ಆ ಜ್ಞಾನಿ-ತಪೋಧನರು ಸಮಭಾವದಿಂದ ಸುಖ-ದುಃಖಗಳನ್ನು ಸಹನ ಮಾಡುತ್ತ ಅಭೇದನಯದಿಂದ ನಿಜರೆಗೆ ಕಾರಣಾಗುತ್ತಾರೆಂದು ಈಗ ದರ್ಶಿಸುತ್ತಾರೆ,-

### ಗಾಢೆ -೩೬

**ಅನ್ನಯಾಧ್ಯ :** - [ಜಿಯ] ಎಲ್ಲೆ ಜೀವನೇ [ಕಾಣಿಲು] ಏತರಾಗಸ್ಸಸಂವೇದನಪ್ರಳ್ಳಿ ಜ್ಞಾನಿಯು [ರೂಣಾ-ವಿಲೀಣು] ಒಂದು ಏತರಾಗಚಿದಾನಂದದಲ್ಲಿ ಏಕಾಗ್ರತಾರೂಪವಾದ ಧ್ಯಾನದಲ್ಲಿ ರತನಾಗಿ [ದುಕ್ಕು ವಿ ಸುಕ್ಕು ಸಹಂತು] ದುಃಖ ಮತ್ತು ಸುಖವನ್ನು ಸಮಭಾವದಿಂದ ಸಹನ ಮಾಡುತ್ತ , ಅಭೇದನಯದಿಂದ (ಕಮ್ಮಹ ಹಂ ಣೆಜ್ಜರ-ಹೇಲು ಪುಚ್ಚಿಜಿ) ಶುಭಾಶುಭಕರ್ಮಗಳ ನಿಜರೆಯ ಕಾರಣಾಧಿಕಾರಿನಿಧಾನೇಂದು ಹೇಳಿದ್ದಾರೆ, ಕೇವಲ ಧ್ಯಾನದಲ್ಲಿ ಪರಿಣತನಾದ ಪುರುಷನು ನಿಜರೆಗೆ ಕಾರಣಾಧಿಕಾರಿನಿಧಾನೇಂದಿಷ್ಟೇ ಇಲ್ಲ, ಆದರೆ [ತಲು] ಪರದ್ವೈದ ಇಚ್ಛಿಯ ನಿರೋಧರೂಪವಾದ ಹಸ್ತರೂಪ ಪ್ರಕಾರದ ಬಾಹ್ಯಭ್ಯಂತರ ತಪವು ಕೂಡ ನಿಜರೆಗೆ ಕಾರಣವಿದೆ, ಆ ತಪೋಧನರು [ಸಂಗ-ವಿಹಿಣು] ಬಾಹ್ಯಭ್ಯಂತರ ಪರಿಗ್ರಹಗಳಿಂದ ರಹಿತರಿಯತ್ತಾರೆ.

**ಭಾವಾಧ್ಯ :** - ಪ್ರಶ್ನೆ :- ಧ್ಯಾನದಿಂದ ನಿಜರೆಯಾಗುತ್ತದೆಂದು ತಾವು ಹೇಳಿದಿರಿ, ಆದರೆ ಉತ್ತಮಸಂಹನನಪ್ರಳ್ಳಿಪನಿಗೆ ಏಕಾಗ್ರಚಿಂತಾನಿರೋಧರೂಪಧ್ಯಾನವಾಗುತ್ತದೆಂದು ಧ್ಯಾನದಲ್ಕಣ ಹೇಳಿದೆ, ಎಂದ ಮೇಲೆ ಈಗ ಉತ್ತಮಸಂಹನನದ ಅಭಾವದಲ್ಲಿ ಧ್ಯಾನವು ಹೇಗಾಗುವುದೆಂದು ಪ್ರಭಾಕರಭಟ್ಟನು ಕೇಳುತ್ತಾನೆ.

ಧ್ಯಾನರತನಾದಾ ಜ್ಞಾನಿ ದುಃಖಸುಖಗಳನು ಸಹಿಸುತ್ತೆಲೆ ಜೀವ ।

ತಾನೆಕರ್ಮನಿಜರಹೇತು ಹೇಳಿದೆ ಸಂಗವಿಹಿಣತಪವಿದೆ ॥೩೬॥

ಗುಣಸ್ಥಾನಾದಫಸ್ತನಗುಣಸ್ಥಾನೇಷು ಧರ್ಮಧ್ವಾನಸ್ಯ ನಿಷೇಧಕಂ ನ ಭವತಿ । ತಥಾಚೋಕ್ಷಂ ತತ್ತ್ವಾನುಶಾಸನೇ ಧ್ವಾನಗ್ರಂಥೇ- ‘ಯತ್ಪುನವರ್ಚ್ಚಾಯಸ್ಯ ಧ್ವಾನಮಿತಾಗಮೇ ವಚಃ । ಶ್ರೀಜ್ಞೋಧ್ವಾನಂ ಪ್ರತೀತ್ಯೋಕ್ಷಂ । ತನ್ನಾಧಃತ್ವಾನ್ವಿಷೇಧಕಮ್’॥’ ಕಿಂ ಚ । ರಾಗದ್ವೇಷಾಭಾವಲಕ್ಷಣಂ ಪರಮಂ । ಯಥಾಖ್ಯಾತರೂಪಂ ಸ್ವರೂಪೇ ಚರಣಂ ನಿಶ್ಚಯಬಾರಿತ್ತಂ ಭಣಂತಿ ಇದಾನೀಂ ತದಭಾವೇತನ್ಯಬ್ಳಾರಿತ್ತಮಾಚರಂತು ತಪೋಧನಾಃ । ತಥಾ ಚೋಕ್ಷಂ ತತ್ತೀದಂ- ‘ಚರಿತಾರೋ ನ ಸಂತ್ಯಾದ ಯಥಾಖ್ಯಾತಸ್ಯ ಸಂಪ್ರತಿ । ತತ್ತಿಮನ್ಯೇ ಯಥಾಶಕ್ತಿಮಾಚರಂತು ತಪಸ್ಸಿನಃ ॥’ ಪುನಶ್ಚೋಕ್ಷಂ ಶ್ರೀಕುಂದಕುಂದಾಬಾಯಾದೇವ್ಯಃ ಮೋಕ್ಷಪಾಭ್ಯತೇ ।- ‘ಅಜ್ಞ ವಿ ತಿಯರಣಾಸುದ್ಧಾ ಅಪ್ಪಾ ರುಧಾಲಣಾ ಲಹಂಿಂ ಇಂದತ್ತಂ । ಲೋಯಂತಿಯದೇವತ್ತಂ ತತ್ತ ಚುದಾ ಈಪ್ವಾದಿಂ ಜಂತಿ ॥’ ಅಯಮತ್ತ ಭಾವಾಧರಃ । ಯಥಾದಿತಿಕಸಂಹನನಲಕ್ಷಣವಿತರಾಗಯಥಾಖ್ಯಾತಃಕಾರಿತಾಭಾವೇತಪಿದಾನಿಂ ಶೇಷಸಂಹನನೇನಾಪಿ ಶೇಷಚಾರಿತ್ತಮಾಚರಂತಿ ತಪಸ್ಸಿನಃ ತಥಾ ಶಿಕಸಂಹನನಲಕ್ಷಣಶಳಧ್ವಾನಾಭಾವೇತಪಿ ಶೇಷಸಂಹನನೇನಾಪಿ ಸಂಸಾರಸ್ಥಿತಿಭೀದಕಾರಣಂ ಪರಂಪರಯಾ ಮುಕ್ತಿಕಾರಣಂ ಚ ಧರ್ಮಧ್ವಾನಮಾಚರಂತೀತಿ॥೩॥

ಅಥ ಸುಖದುಃখಿಂ ಸಹಮಾನಃ ಸನ್ಯಾಸಿನ ಕಾರಣೇನ ಸಮಭಾವಂ ಕರೋತಿ ಮುನಿಸ್ತೇನ ಕಾರಣೇನ ಪುಣಿಪಾಪದ್ವಯಸಂಪರಹೇತುಭವತೀತಿ ದರ್ಶಯತಿ-

**ಉತ್ತರ :-** ಉತ್ತರಮ ಸಂಹನನದಿಂದ ಧ್ವಾನವಾಗುತ್ತದೆಂದು ಹೇಳಿರುವುದು ಅದು ಅಪೂರ್ವಗುಣಸ್ಥಾನಾದಿಗಳಲ್ಲಿ ಉಪಶಮಕ್ಷಪಕಶ್ರೀಣಿಗಳೊಳಗೆ ಯಾವ ಶುಕ್ಲಧ್ವಾನವಾಗುತ್ತದೆ ಅದರ ಅಪೇಕ್ಷೆಯಿಂದ ಹೇಳಲಾಗಿದೆ. ಆದರೆ ಅಪೂರ್ವಗುಣಸ್ಥಾನದಿಂದ ಕೆಳಗಿನ ಗುಣಸ್ಥಾನಗಳಲ್ಲಿ ಆ ಧರ್ಮಧ್ವಾನದ ನಿಷೇಧವಿಲ್ಲ (ಆಗಮದಲ್ಲಿ ಧರ್ಮಧ್ವಾನದ ನಿಷೇಧವಿಲ್ಲ). ಶ್ರೀರಾಮಸೇನವಿರಚಿತ ತತ್ತ್ವಾನುಶಾಸನ ನಾಮದ ಗ್ರಂಥದಲ್ಲಿ ಉನ್ನೇ ಗಾಢೆಯೊಳಗೆ ಧ್ವಾನದ ವಿಷಯದಲ್ಲಿ ಹೀಗೆ ಹೇಳಿದೆ - ‘ವಚಕಾಯವಳಳವರಿಗೆ ಧ್ವಾನವಾಗುತ್ತದೆಂದು ಯಾವ ಆಗಮದ ವಚನವಿದೆ ಅದು ಉಪಶಮ ಮತ್ತು ಕ್ಷಪಕ ಇವರದು ಶ್ರೀಣಿಗಳಲ್ಲಿನ ಶುಕ್ಲಧ್ವಾನವನ್ನು ಲಕ್ಷ್ಯದಲ್ಲಿಟ್ಟುಕೊಂಡು ಹೇಳಲಾಗಿದೆ. ಆದರೆ ಈ ಕಥನವು ಅವುಗಳಿಂದ ಕೆಳಗಿನ ಗುಣಸ್ಥಾನದಲ್ಲಿ ಆಗುವ ಧ್ವಾನಕ್ಕೆ ಯಾವುದೇ ಸಂಹನನದಲ್ಲಿ ನಿಷೇಧ ಮಾಡುವುದಿಲ್ಲ.

ಮತ್ತು ರಾಗ-ದ್ವೇಷಗಳ ಅಭಾವಸ್ಥರೂಪ ಪರಮಯಥಾಖ್ಯಾತರೂಪವಾದ ಸ್ವರೂಪದಲ್ಲಿ ಚರಿಸುವುದು ಅದು ನಿಶ್ಚಯಬಾರಿತ್ವವನಿಸಿಕೊಳ್ಳುತ್ತದೆ. ಈ ಕಾಲದಲ್ಲಿ ಅದರ ಅಭಾವವಾಗಿರುವುದರಿಂದ ತಪೋಧನರು ಅನ್ಯಬಾರಿತ್ತ ಆಚರಿಸುತ್ತಾರೆ. ಶ್ರೀ ತತ್ತ್ವಾನುಶಾಸನದ ಲೈನೇ ಗಾಢೆಯಲ್ಲಿ ಹೀಗೆ ಹೇಳಲಾಗಿದೆ - ‘ಈ ಪಂಚಮಕಾಲದಲ್ಲಿ ಯಥಾಖ್ಯಾತ ಚಾರಿತ್ವವನ್ನಾಚರಿಸುವವರು ಇಲ್ಲವಿದ್ದರೇನಾಯಿತು ? ತಪಸ್ಸಿಗಳು ತಮ್ಮ ಶಕ್ತಿಗೆ ಅನುಸರಿಸಿ ಇತರ ಆಚರಣೆ ಆಚರಿಸಬೇಕು.’ ಅದರಂತೆ ಮೋಕ್ಷಪಾಮುಢದ ೨೨ನೇ ಗಾಢೆಯಲ್ಲಿ ಭ. ಕುಂದಕುಂದಾಬಾಯಾದೇವರು ಕೂಡ ಹೇಳುತ್ತಾರೆ - ಈಗಲೂ ಈ ಪಂಚಮಕಾಲದಲ್ಲಿ ವಿಮಲತ್ರಿರತ್ವಮನಿಗಳು (ಶುದ್ಧರತ್ವತ್ಯಯವಳ್ಳು ಮನಿಗಳು, ರತ್ನತ್ಯಯದಿಂದ ಶುದ್ಧರಾದಂಥ ಮನಿಗಳು) ಆತ್ಮನಧ್ವಾನ ಮಾಡಿ ಇಂದ್ರ ಪದವನ್ನು ಪಡೆಯುತ್ತಾರೆ ಅಥವಾ ಲೋಕಾಂತಿಕದೇವರಾಗುತ್ತಾರೆ ಮತ್ತು ಅಲ್ಲಿಂದ ಚ್ಯಾತರಾಗಿ ಮನುಷ್ಯರಾಗಿ ಮೋಕ್ಷಕ್ಕೆ ಹೋಗುತ್ತಾರೆ.

**ಬಿಣ್ಣೆ ವಿ ಜೀಣ ಸಹಂತು ಮುಣೆ ಮನೆ ಸಮ-ಭಾಲು ಕರೇಇ ।  
ಪುಣ್ಣಹ ಪಾವಹ ತೀಣ ಜಿಯ ಸಂವರ-ಹೇಲು ಹವೇಇ ॥೨೨॥**

**ದ್ವೇ ಅಪಿ ಯೀನ ಸಹಮಾನಃ ಮುನಿಃ ಮನಸಿ ಸಮಭಾವಂ ಕರೋತಿ ।  
ಪುಣ್ಣಸ್ಯ ಪಾಪಸ್ಯ ತೇನ ಜೀವ ಸಂವರಹೇತುಃ ಭವತಿ ॥೨೩॥**

ಬಿಣ್ಣೆ ವಿ ಇತ್ಯಾದಿ । ಬಿಣ್ಣೆ ವಿ ದ್ವೇ ಅಪಿ ಸುಖಿದುಃಖೀ ಜೀಣ ಯೀನ ಕಾರಣೇನ ಸಹಂತು ಸಹಮಾನಃ ಸನ್ । ಕೋರಸೌ ಕತಾರ್ । ಮುಣೆ ಮುನಿಃ ಸ್ವಸಂವೇದನಪ್ರತ್ಯಕ್ಷಾನೀ । ಮನೆ ಅವಿಷ್ಟಿಪ್ರಮನಸಿ । ಸಮಭಾಲು ಸಮಭಾವಂ ಸಹಜಶುದ್ಧಜಾನಾನಂದೈ ಕರೂಪಂ ರಾಗದ್ವೇಷಮೋಹರಹಿತಂ ಪರಿಣಾಮಂ ಕರ್ಮಾತಾಪನ್ನಂ ಕರೇಇ ಕರೋತಿ ಪರಿಣಾಮತಿ ಪುಣ್ಣಹಂ ಪಾವಹಂ ಪುಣ್ಣಸ್ಯ ಪಾಪಸ್ಯ ಸಂಬಂಧಿ ತೀಣ ತೇನ ಕಾರಣೇನ ಜಿಯ ಹೇ ಜೀವ ಸಂವರಹೇಲು ಸಂವರಹೇತುಃ ಕಾರಣಂ ಹವೇಇ ಭವತಿತೀತಿ । ಅಯಮತ್ ತಾತ್ಪರ್ಯಾರ್ಥಃ । ಕರ್ಮಾದಯವಶಾತ್ ಸುಖಿದುಃಖೀ ಜಾತೀಕಪಿ ಯೋರಸೌ ರಾಗಾದಿರಹಿತಮನಸಿ ವಿಶುದ್ಧಜಾನದರ್ಶಸ್ವಭಾವನಿಜಶುದ್ಧಾತ್ಮ ಸಂವಿತಿಂ ನ ತ್ಯಜತಿ ಸ ಪುರುಷ ಏವಾಭೇದನಯೀನ ದ್ವಾಪಾರೂಪಪುಣ್ಣಪಾಪಸಂಪರಸ್ಯ ಹೇತುಃ ಕಾರಣಂ ಭವತಿತೀತಿ ॥೨೪॥

ಮೊದಲಿನ ಮೂರು ಸಂಹನನಪ್ರಳ್ಳವರು ಏತರಾಗಯಥಾವ್ಯಾತಚಾರಿತ್ರದ ಅಭಾವದಲ್ಲಿ ಇಂದು ಕೂಡ ಉಳಿದ ಸಂಹನನಗಳಿಂದ ತಪಸ್ಸಿಗಳು ಯಥಾಸಂಭವ ಉಳಿದ ಚಾರಿತ್ರವನ್ನು ಆಚರಿಸಬೇಕು. ಮತ್ತು ಮೊದಲಿನ ಮೂರು ಸಂಹನನಪ್ರಳ್ಳವರು ಶುಕ್ಲಧ್ಯಾನದ ಅಭಾವದಲ್ಲಿ ಕೂಡ ಉಳಿದಸಂಹನನಗಳಿಂದ ಸಂಸಾರ ಸ್ಥಿತಿಯನ್ನು ಭೇದಿಸಲು ಕಾರಣವಾದಂಥ ಮತ್ತು ಪರಂಪರೆಯಿಂದ ಮುಕ್ತಿಗೆ ಕಾರಣವಾದಂಥ ಧರ್ಮಧ್ಯಾನವನ್ನು ಆಚರಿಸಬೇಕೆಂಬುದು ಇಲ್ಲಿನ ಭಾವಾರ್ಥವಿದೆ.

ಮುನಿಗಳು ಸುಖಿ-ದುಃಖಿವನ್ನು ಸಹನೆ ಮಾಡುತ್ತ ಯಾವ ಕಾರಣದಿಂದ ಸಮಭಾವ ಮಾಡುತ್ತಾರೆ ಅದೇ ಕಾರಣದಿಂದ ಆ ಮುನಿಗಳು ಪುಣ್ಣ-ಪಾಪಗಳ ಸಂವರದ ಹೇತುವಾಗುತ್ತಾರೆಂದು ಈಗ ದರ್ಶಿಸುತ್ತಾರೆ,-

### ಗಾಢ - ೫೨

**ಅನ್ಯಯಾರ್ಥ :- [ಜಿಯ] ಎಲ್ಲೆ ಜೀವನೇ ! [ಮುಣೆ] ಮುನಿಗಳು [ಜೀಣ] ಯಾವ ಕಾರಣದಿಂದ [ಬಿಣ್ಣೆ ವಿ] ಸುಖಿ ಮತ್ತು ದುಃಖಿವನ್ನು [ಸಹಂತು] ಸಹನೆ ಮಾಡುತ್ತ [ಮನೆ] ಮನಸ್ಸಿನಲ್ಲಿ [ಸಮ-ಭಾಲು ಕರೇಇ] ಸಮಭಾವ ಮಾಡುತ್ತಾರೆ [ತೀಣ] ಆ ಕಾರಣದಿಂದ ಆ ಮುನಿಗಳು [ಪುಣ್ಣಹಂ ಪಾಪಹಂ] ಪುಣ್ಣ ಮತ್ತು ಪಾಪದ [ಸಂವರ-ಹೇಲು ಹವೇಇ] ಸಂವರದ ಹೇತುಗಳಾಗುತ್ತಾರೆ.**

**ಭಾವಾರ್ಥ :-** ಮುನಿಗಳು ಯಾವ ಕಾರಣದಿಂದ ಸುಖಿ ಮತ್ತು ದುಃಖಿವನ್ನು ಸಹನೆ ಮಾಡುತ್ತ ಸ್ವಸಂವೇದನಪ್ರಳ್ಳ ಪ್ರತ್ಯಕ್ಷಾನಿಗಳು ಅವಿಷ್ಟಿಪ್ರತ್ಯ (ಶಾಂತ)ವಾದ ಮನಸ್ಸಿನಲ್ಲಿ ಸಮಭಾವವನ್ನು - ಒಂದು ಸಹಜ ಶುದ್ಧಜಾನಾನಂದವೇ ರೂಪವಿರುವಂಥ, ರಾಗ-ದ್ವೇಷ-ಮೋಹಗಳಿಲ್ಲದ ಪರಿಣಾಮವನ್ನು ಮಾಡುತ್ತಾರೆ ಎಂದರೆ

**ಏ ತೆರ ಸುಖಿದುಃಖಿಸಿಸುತ ಮುನಿಮನದಲಿ ಸಮಭಾವ ಮಾಳ್ಣನು ।  
ಆ ತೆರ ಎಲೆ ಜೀವ ಪುಣ್ಣ-ಪಾಪದಸಂವರಹೇತುವಾಗುವನು ॥೨೫॥**

ಅಥ ಯಾವಂತಂ ಕಾಲಂ ರಾಗಾದಿರಹಿತಪರಿಣಾಮೇನ ಸ್ವಜುದ್ಭಾತ್ಸರೂಪೇ ತನ್ನಯೋ ಭೂತ್ವಾ ತಿಷ್ಟತಿ  
ತಾವಂತಂ ಕಾಲಂ ಸಂವರನಿಜರೇ ಕರೋತೀತಿ ಪ್ರತಿಪಾದಯತಿ-

**ಅಚ್ಚಳ್ಳಿ ಜಿತ್ತಿಲು ಕಾಲು ಮುಣಿ ಅಪ್ಪ-ಸರೂವಿ ಣೀಣು ।**  
**ಸಂವರ-ಣೀಜ್ಜರ ಜಾಣಿ ತುಹುಂ ಸಯಲ-ವಿಯಪ್ಪ-ವಿಹೀಣು ॥೫೮॥**

ತಿಷ್ಟತಿ ಯಾವಂತಂ ಕಾಲಂ ಮುನಿಃ ಆತ್ಸರೂಪೇ ನಿಲೀನಃ ।  
 ಸಂವರನಿಜರಾಂ ಜಾನೀಹಿ ತ್ವಂ ಸಕಲವಿಕಲ್ಪವಿಹೀನಮ್ ॥೫೯॥

ಅತ್ಥ (ಚ್ಚ)ಇ ಇತ್ಯಾದಿ । ಅತ್ಥ(ಚ್ಚ)ಇ ತಿಷ್ಟತಿ । ಈಂ ಕೃತ್ವಾ ತಿಷ್ಟತಿ । ಜಿತ್ತಿಲು ಕಾಲು ಯಾವಂತಂ ಕಾಲಂ  
ಪ್ರಾಪ್ಯ । ಕ್ಷಣಿತಿಷ್ಟತಿ । ಅಪ್ಪಸರೂವಿ ನಿಜಶುದ್ಭಾತ್ಸರೂಪೇ । ಕಥಂಭೂತಃ ಸನ್ ಣೀಣು ನಿಶ್ಚಯನಯೇನ ಲೀನೋ  
ದ್ರವೀಭೂತೋ ವೀತರಾಗನಿತ್ಯಾನಂದೈಕಪರಮಸಮರಸೀಭಾವೇನ ಪರಿಣತಃ ಹೇ ಪ್ರಭಾಕರಭಟ್ಟ ಇತ್ತಂ  
ಭೂತಪರಿಣಾಮಪರಿಣತಂ ತಪೋಧನಮೇವಾಭೇದೇನ ಸಂವರಣೀಜ್ಜರ ಜಾಣಿ ತುಹುಂ ಸಂವರನಿಜರಾಸ್ವರೂಪಂ  
ಜಾನೀಹಿ ತ್ವಮ್ । ಪ್ರನರಪಿ ಕಥಂಭೂತಮ್ । ಸಯಲವಿಯಪ್ಪವಿಹೀಣು ಸಕಲವಿಕಲ್ಪಹೀನಂ ಶ್ವಾತಿಪೂಜಾಲಾಭ-  
ಪ್ರಭೃತಿವಿಕಲ್ಪಜಾಲಾವಲೀರಹಿತಮಿತಿ । ಅತ್ ವೀಷವ್ಯಾಖ್ಯಾನಂ ಯದೇವ ಪೂರ್ವಸೂತ್ರದ್ವಯಭಣತಂ ತದೇವ  
ಜ್ಞಾತವ್ಯಮ್ । ಕಸ್ತೃತ್ರಾ । ತಸ್ಯೈವ ನಿಜರಾಸಂವರವ್ಯಾಖ್ಯಾನಸೋಽಪಸಂಹಾರೋಯಮಿತ್ಯಭಿಪ್ರಾಯಃ ॥೫೮॥

ಒಂದು ಸಹಜ ಶುದ್ಧಜ್ಞಾನಾನಂದವೇ ರೂಪವಿರುವಂಥ, ರಾಗದ್ವೇಷಮೋಹಗಳಲ್ಲದ ಪರಿಣಾಮದಲ್ಲಿ  
ಪರಿಣಾಮಿಸುತ್ತಾರೆ ಆ ಕಾರಣದಿಂದ ಮುನಿಗಳು ಪುಣ್ಯ ಮತ್ತು ಪಾಪ ಇವರಡರ ಸಂವರಕ್ತ ಕಾರಣರಾಗುತ್ತಾರೆ.

ಕಮೋದಯದ ವಶದಿಂದ ಸುಖ-ದುಃಖಗಳು ಉತ್ಪನ್ನವಾಗುತ್ತಿದ್ದರೂ ಕೂಡ ಯಾರು ರಾಗಾದಿಗಳಿಂದ  
ರಹಿತವಾದ ಮನಸ್ಸಿನಲ್ಲಿ ವಿಶುದ್ಧಜ್ಞಾನ, ವಿಶುದ್ಧದರ್ಶನವೇ ಸ್ವಭಾವವಿರುವಂಥ ನಿಜಶುದ್ಧ ಅತ್ಯನಸಂವೇದನವನ್ನು  
ಬಿಟ್ಟುಕೊಡುವುದಿಲ್ಲ ಆ ಪುರುಷರೇ ಅಭೇದನಯದಿಂದ ದ್ರವ್ಯಭಾವರೂಪವಾದ ಪುಣ್ಯಪಾಪಗಳ ಸಂವರದ  
ಕಾರಣರಾಗುತ್ತಾರೆಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ಮುನಿಗಳು ಎಪ್ಪು ಸಮಯದವರೆಗೆ ರಾಗ-ದ್ವೇಷಗಳಿಂದ ರಹಿತವಾದ ಪರಿಣಾಮದಿಂದ ನಿಜಶುದ್ಭಾತ್ಸ  
ಸರೂಪದಲ್ಲಿ ತನ್ನಯರಿರುತ್ತಾರೆ ಅಪ್ಪೇ ಕಾಲ ಸಂವರನಿಜರೆ ಮಾಡುತ್ತಾರೆಂದು ಈಗ ಹೇಳುತ್ತಾರೆ,-

### ಗಾಢ - ೫೮

ಅನ್ನಯಾಭರ್ : - ಎಲ್ಲೆ ಪ್ರಭಾಕರಭಟ್ಟನೇ ! [ಮುಣಿ] ಮುನಿಗಳು [ಜಿತ್ತಿಲು ಕಾಲು] ಎಪ್ಪು  
ಸಮಯದವರೆಗೆ [ಅಪ್ಪ-ಸರೂವಿ] ನಿಜಶುದ್ಭಾತ್ಸರೂಪದಲ್ಲಿ [ಣೀಣು ಅಚ್ಚಳ್ಳಿ] ಲೀನರಾಗಿರುತ್ತಾರೆ ಅಪ್ಪೇ  
ಸಮಯದವರೆಗೆ ಅವರನ್ನು [ತುಹುಂ] ನೀನು [ಸಯಲ-ವಿಯಪ್ಪ-ವಿಹೀಣು] ಸಮಸ್ತ ವಿಕಲ್ಪಗಳಿಂದ ರಹಿತರಾದ  
ತಪೋಧನರನ್ನು ಅಭೇದನಯದಿಂದ [ಸಂವರ-ಣೀಜ್ಜರ ಜಾಣಿ] ಸಂವರನಿಜರಾಸ್ವರೂಪರೆಂದು ತಿಳಿದುಕೊಳ್ಳು.

ಎನಿತು ಕಾಲ ಮುನಿ ಅತ್ಸರೂಪದಲ್ಲಿ ನಿಮಗ್ನನಾಗಿರುವನು ।  
 ಅನಿತು ಸಂಕಲ್ಪ ವಿಕಲ್ಪರಹಿತ ಸಂವರನಿಜರನೆಂದು ತಿಳಿ ॥೫೯॥

ಎವಂ ಮೋಕ್ಷಮೋಕ್ಷಮಾಗ್ರಂಥಾದಿಪ್ರತಿಪಾದಕೆದ್ವಿತೀಯಮಹಾಧಿಕಾರೋಕ್ತಸೂತ್ರಾಷ್ಟೇನಾಭೇದರತ್ತತ್ಯಯ-  
ವ್ಯಾಖ್ಯಾನಮುಖ್ಯತ್ವೇನಸ್ಥಲಂ ಸಮಾಪ್ತಮ್ರಾ | ಅಥ ಉಧ್ವರಣಂ ಚತುರ್ಥಾಸೂತ್ರಪಯ್ಯಂತಂ ಪರಮೋಪಶಮಭಾವ-  
ಮುಖ್ಯತ್ವೇನ ವ್ಯಾಖ್ಯಾನಂ ಕರೋತಿ |

ತಥಾಹಿ-

ಕಮ್ಮು ಪುರಕ್ಷಿಲು ಸೋ ಲಿವಜಿ ಅಹಿಣವ ಹೇಸು ಣ ದೇಇ |  
ಸಂಗು ಮುಖವಿಣಿ ಜೋ ಸಯಲು ಉಪಸಮು-ಭಾಲು ಕರೇಇ ||೫೬||

ಕಮ್ರ ಪುರಾಕೃತಂ ಸ ಕ್ಷಪಯತಿ ಅಭಿನವಂ ಪ್ರವೇಶಂ ನ ದದಾತಿ |  
ಸಂಗಂ ಮುಕ್ತಾ ಯಃ ಸಕಲಂ ಉಪಶಮಭಾವಂ ಕರೋತಿ ||೫೭||

ಕಮ್ಮು ಇತ್ಯಾದಿ | ಕಮ್ಮು ಪುರಕ್ಷಿಲು ಕಮ್ರ ಪುರಾಕೃತಂ ಸೋ ಲಿವಜಿ ಸ ಏವ ಏತರಾಗಸ್ಸಪಂವೇದನ-  
ತತ್ತ್ವಜ್ಞಾನೀ ಕ್ಷಪಯತಿ | ಪುನರಷಿ ಕಿಂ ಕರೋತಿ | ಅಹಿಣವ ಹೇಸು ಣ ದೇಇ ಅಭಿನವಂ ಕಮ್ರ ಪ್ರವೇಶಂ

**ಭಾಷಾಭಾಷ್ಯ :-** ಮುನಿಗಳು ಎಷ್ಟು ಸಮಯದವರೆಗೆ ನಿಜಶ್ಲಾಷ್ಟಸ್ಸರೂಪದಲ್ಲಿ ನಿಶ್ಚಯದಿಂದ ಲೀನರಾಗಿ  
ದ್ವಾರ್ತಾತರಾಗಿ ಕೇವಲ ಏತರಾಗ ನಿತ್ಯನಂದರೂಪ ಪರಮಸಮರಸಿಭಾವದಿಂದ ಪರಿಣಮಿಸಿರುತ್ತಾರೆ  
ಅಷ್ಟಕಾಲದವರೆಗೆ ಇಂಥ ಪರಿಣಾಮರೂಪದಿಂದ ಪರಿಣಮಿಸಿದ, ಸಂಕಲ್ಪವಿಕಲ್ಪರಹಿತ-ವ್ಯಾತಿಪೂಜೆಲಾಭ  
ಮೊದಲಾದ ವಿಕಲ್ಪಜಾಲಸಮಾಹದಿಂದ ರಹಿತರಾದ ತಪೋಧನರನ್ನು ನೀನು ಸಂಪರಿಜರಾಸ್ಸರೂಪರೆಂದು  
ತಿಳಿದುಕೊಳ್ಳು.

ಮೊದಲಿನ ಎರಡು ಗಾಥಾಸೂತ್ರಗಳಲ್ಲಿ ಯಾವ ವಿಶೇಷ ವ್ಯಾಖ್ಯಾನಮಾಡಲಾಗಿದೆ ಅದನ್ನೇ ಇಲ್ಲಿ  
ತಿಳಿಯಬೇಕು ಏಕೆಂದರೆ ಅದೇ ಸಂಪರ ಮತ್ತು ನಿರ್ಜರೆಯ ವ್ಯಾಖ್ಯಾನದ ಉಪಸಂಹಾರವಿದೆಯೆಂಬುದು ಇಲ್ಲಿನ  
ಅಭಿಪ್ರಾಯವಿದೆ.

ಈ ಪ್ರಕಾರ ಮೋಕ್ಷ, ಮೋಕ್ಷಮಾಗ್ರಂಥಾದಿಪ್ರತಿಪಾದಕವಾದ  
ಎರಡನೇ ಮಹಾಧಿಕಾರದಲ್ಲಿ ಹೇಳಿದ ಎಂಟುಸೂತ್ರಗಳಿಂದ ಅಭೇದರತ್ತತ್ಯಯದ ವ್ಯಾಖ್ಯಾನದ ಮುಖ್ಯತೆಯಿಂದ  
ಅಂತರ ಸ್ಥಳವು ಸಮಾಪ್ತವಾಯಿತು.

ಇದಾದನಂತರ ಈಗ ಹದಿನಾಲ್ಕು ಗಾಥಾಸೂತ್ರಗಳವರೆಗೆ ಪರಮಣುಪಶಮಭಾವದ ಮುಖ್ಯತೆಯಿಂದ  
ವ್ಯಾಖ್ಯಾನಮಾಡುತ್ತಾರೆ, ಅದರಲ್ಲಿ ಮೊದಲನೇ ಗಾಥೆಯು ಹೀಗಿದೆ,-

**ಗಾಢे - ೫೮**

**ಅನ್ವಯಿಭಾಷ್ಯ :-** [ಜೋ] ಯಾವನು [ಸಯಲು ಸಂಗು ಮುಖವಿಣಿ] ಸಮಸ್ತ ಬಾಹ್ಯ ಮತ್ತು  
ಅಭ್ಯಂತರ ಪರಿಗ್ರಹಗಳನ್ನು ಬಿಟ್ಟುಕೊಟ್ಟು [ಉಪಸಮು-ಭಾಲು ಕರೇಇ] ಉಪಶಮಭಾವ ಮಾಡುತ್ತಾನೆ ಎಂದರೆ

ಅವನೆ ಪುರಾಕೃತಕಮ್ರಕ್ಷಯಿಪನು ನವೀನ ಒಳಸೇರಗೊಡನು |

ಯಾವನು ಸಮಸ್ತ ಪರಿಗ್ರಹಬಿಟ್ಟು ಉಪಶಮಭಾವ ಮಾಡುವನು ||೫೮||

ನ ದದಾತಿ । ಸ ಕಃ । ಸಂಗು ಮುಪವಿಣು ಜೋ ಸಯಲು ಸಂಗಂ ಬಾಹ್ಯಾಭ್ಯಂತರಪರಿಗ್ರಹಂ ಮುಕ್ತಾಷ್ಟಯಃ ಕರ್ತಾರ ಸಮಸ್ತಮ್ರೋ । ಪಶ್ಚಾತ್ತಿಂ ಕರೋತಿ । ಉಪಸಮಭಾಲು ಕರೇಜ ಜೀವಿತಮರಣಲಾಭಾಲಾಭಸುಖಿದುಃಖಾದಿ-ಸಮತಾಭಾವಲಕ್ಷಣಂ ಸಮಭಾವಂ ಕರೋತಿ । ತದ್ವಧಾ । ಸ ಏವ ಪುರಾಕೃತಂ ಕರ್ಮ ಕ್ಷಪರಯತಿನವರೆಂ ಸಂಪೂರ್ಣೋತಿ ಯ ಏವ ಬಾಹ್ಯಾಭ್ಯಂತರಪರಿಗ್ರಹಂ ಮುಕ್ತಾಷ್ಟ ಸರ್ವಶಾಸ್ತ್ರಂ ಪರಿತ್ವಾ ಚ ಶಾಸ್ತ್ರಪ್ರಲಭೂತಂ ವೀತರಾಗಪರಮಾನಂದೈ ಕಸುಳಿರಣಾಸ್ಥಾದರೂಪಂ ಸಮಭಾವಂ ಕರೋತಿತಿ ಭಾವಾಧರಃ । ತಧಾ ಜೋಕ್ತಮ್ರೋ-‘ಸಾಮ್ಯಮೇವಾದರಾದ್ವಾಪ್ಯಂ ಕಿಮನ್ಯೈ ಗ್ರಂಥ ವಿಕ್ರಿಯಃ । ಪ್ರಕ್ರಿಯಾಮಾತ್ರಮೇವೇದಂ ವಾಜ್ಯಯಂ ವಿಶ್ವಮಸ್ಯಃಿ॥’ ||೨೩||

ಅಥ ಯಃ ಸಮಭಾವಂ ಕರೋತಿ ತಸ್ಯೈವ ನಿಶ್ಚಯೀನ ಸಮ್ಮಗ್ರಾನಜ್ಞಾನಚಾರಿತ್ರಾಣ ನಾನ್ಯಾಸ್ಯೇತಿ ದರ್ಶಾಯತಿ-

ದಂಸಣು ಣಾಣು ಚರಿತ್ತು ತಸು ಜೋ ಸಮ-ಭಾಲು ಕರೇಜ ।  
ಇಯರಹ ಏಕ್ಯ ವಿ ಅತ್ಯಧಿ ಣಾವಿ ಜಿಣವರು ಏಲು ಭಣೇಜ ॥೪೦॥  
ದರ್ಶಾನಂ ಜ್ಞಾನಂ ಚಾರಿತ್ರಂ ತಸ್ಯ ಯಃ ಸಮಭಾವಂ ಕರೋತಿ ।  
ಇತರಸ್ಯ ಏಕಮಣಿ ಅಸ್ತಿ ನೈವ ಜಿನವರಃ ಏವಂ ಭಣತಿ ॥೪೧॥

ದಂಸಣು ಇತ್ಯಾದಿ । ದಂಸಣು ಣಾಣು ಚರಿತ್ತು ಸಮ್ಮಗ್ರಾನಜ್ಞಾನಚಾರಿತ್ರತ್ರಯಂ ತಸು ನಿಶ್ಚಯನಯೀನ ತಸ್ಯೈವ ಭವತಿ । ಕಸ್ಯಃ ಜೋ ಸಮಭಾಲು ಕರೇಜ ಯಃ ಕರ್ತಾರ ಸಮಭಾವಂ ಕರೋತಿ ಇಯರಹಂ ಇತರಸ್ಯ

ಜೀವಿತ ಮರಣ, ಲಾಭ-ಅಲಾಭ, ಸುಖ-ದುಖ ಮೊದಲಾದವಗಳಲ್ಲಿ ಸಮತಾಸರೂಪದ ಸಮಭಾವ ಮಾಡುತ್ತಾನೆ [ಸೋ] ಆ ವೀತರಾಗಸ್ಸಂವೇದನವ್ಯಳ್ಳ ತತ್ತ್ವಜ್ಞಾನಿಯು [ಪುರಕ್ಷಿಲು ಕರ್ಮ್ಯ] ಪೂರ್ವದಲ್ಲಿ ಮಾಡಿದ ಕರ್ಮಗಳನ್ನು [ಖಿವಳಿ] ಕ್ಷಯ ಮಾಡುತ್ತಾನೆ ಮತ್ತು [ಅಹಿಣವ] ನವೀನ ಕರ್ಮಗಳನ್ನು [ಪೇಸು ಣ ದೇಜ] ಪ್ರವೇಶವಾಗಗೊಡುವುದಿಲ್ಲ.

ಭಾವಾಧರ :- ಯಾರು ಬಾಹ್ಯಾಭ್ಯಂತರ ಪರಿಗ್ರಹಗಳನ್ನು ಬಿಟ್ಟುಕೊಟ್ಟು ಮತ್ತು ಸಮಸ್ತ ಶಾಸ್ತ್ರಗಳನ್ನು ತಿಳಿದುಕೊಂಡು ಶಾಸ್ತ್ರದ ಫಲಭೂತವಾದ ಒಂದು ವೀತರಾಗ ಪರಮಾನಂದರೂಪ ಸುಖಿರಸದ ಆಸ್ತಾದರೂಪವಾದ ಸಮಭಾವವನ್ನು ಮಾಡುತ್ತಾರೆ ಅವರೇ ಪೂರ್ವಕೃತ ಕರ್ಮಗಳನ್ನು ಕ್ಷಯಿಸುತ್ತಾರೆ ಮತ್ತು ನವೀನ ಕರ್ಮಗಳನ್ನು ತಡೆಯುತ್ತಾರೆ. ಹಾಗೆ ಹೇಳಿಯೇ ಇದ್ದಾರೆ - ‘ಒಂದು ಸಮಭಾವವೇ ಆದರದಿಂದ ಭಾವಿಸಲು ಯೋಗ್ಯವಿದೆ, ಉಳಿದ ಗ್ರಂಥಗಳ ವಿಶ್ವಾರದಿಂದ ಏನು ಮಾಡುವುದು ? ಈಸಮಸ್ತ ವಾಜ್ಯಯವು (ದ್ವಾದಶಾಂಗವು) ಇವರ (ಸಮಭಾವದ) ಪ್ರಕ್ರಿಯಮಾತ್ರವೇ ಇದೆ.

ಸಮಭಾವ ಮಾಡಿದವನಿಗೇ ನಿಶ್ಚಯದಿಂದ ಸಮ್ಮಗ್ರಾನ, ಸಮ್ಮಾಜಾನ ಮತ್ತು ಸಮ್ಮಕ್ಷಾರ್ಥಗಳಿರುತ್ತವೆ, ಅನ್ಯರಿಗೆ ಇರುವುದಿಲ್ಲವೆಂದು ಈಗ ದರ್ಶಾಸುತ್ತಾರೆ,-

ಸಮಭಾವ ಮಾಳ್ಫವನಿಗೆ ದರ್ಶಾನಜ್ಞಾನಚಾರಿತ್ರಗಳಿರುವವು ।  
ಸಮಭಾವರಹಿತನಿಗೊಂದುಸಹ ಇರವೆಂದು ಜಿನವರಪೇಣಿಹರು ॥೪೨॥

ಸಮಭಾವರಹಿತಸ್ಯ ಏಕ್ಷು ವಿ ಅತ್ಯಂ ಇವಿ ರತ್ನತ್ಯಯಮಧ್ಯೇ ನಾಸ್ತೇಕಮಪಿ ಜಿಣವರು ಏಲಿ ಭಜೇಇ ಜಿನವರೋ ವೀತರಾಗಃ ಸರ್ವಜ್ಞ ಏವಂ ಭಣತೀತಿ । ತಥಾಹಿ । ನಿಶ್ಚಯನಯೀನ ನಿಜಶುದ್ಧಾತ್ಮೈಪೋಪಾದೇಯ ಇತಿ ರುಚಿರೂಪಂ ಸಮ್ಮಗ್ನಶಿಂಗಂ ತಸ್ಯೈಪ ನಿಜಶುದ್ಧಾತ್ಮಸಂವಿತಿಸಮುತ್ಸಂಬಿತಿ ವೀತರಾಗಃ ಪರಮಾನಂದಮಧುರರ ಸಾಂಸಾರಿಕೋಽಯಮಾತ್ಮಾ ನಿರಂತರಾಕುಲತ್ವೋತ್ಪಾದಕತ್ವಾತ್ ಕಟುಕರಸಾಂಸಾರಾಃ ಕಾಮಕೌರಾದಯ ಇತಿ ಭೇದಜ್ಞಾನಂ ತಸ್ಯೈಪ ಭವತಿ ಸ್ವರೂಪೇ ಚರಣಂ ಚಾರಿತ್ರಮಿತಿ ವೀತರಾಗಃ ಹಾರಿತ್ರಂ ತಸ್ಯೈಪ ಭವತಿ । ತಸ್ಯ । ಕಸ್ಯ । ವೀತರಾಗಃ ನಿವಿಕಲ್ಪಪರಮಸಾಮಾಲಿಕಭಾವನಾನುಕೂಲಂ ನಿದೋಷಿಪರಮಾತ್ಮಸಮ್ಮಕ್ಷಾತ್ಮದಾನಂಜರಣರೂಪಂ ಯಃ ಸಮಭಾವಂ ಕರೋತೀತಿ ಭಾವಾಭಿಃ ॥೪೦॥

ಅಥ ಯದಾ ಜ್ಞಾನೀ ಜೀವ ಉಪಶಾಮ್ಯತಿ ತದಾ ಸಂಯತೋ ಭವತಿ ಕಾಮಕೌರಾದಿಕಷಾಯವರ್ತಂ ಗತಃ ಪುನರಸಂಯತೋ ಭವತಿತಿ ನಿಶ್ಚಯೋತಿ-

**ಜಾವಜಿ ಣಾಣಿಲು ಉಪಸಮಜಿ ತಾಮಜಿ ಸಂಜದು ಹೋಇ ।**

**ಹೋಇ ಕಷಾಯಹ ವಸಿ ಗಯಲು ಜೀಲು ಅಸಂಜದು ಸೋ ॥೪೧॥**

### ನಾಥ - ೪೧

**ಅನ್ವಯಾಭಿಃ :-** [ಜೋ] ಯಾವನು [ಸಮ-ಭಾಣಿ] ಸಮಭಾವವನ್ನು [ಕರೇಇ] ಮಾಡುತ್ತಾನೆ [ತಸ್ಮಿ] ಅವನಿಗೆ [ದಂಸಣಿ ಣಾಣಿ ಚರಿತ್ಪು] ಸಮ್ಮಗ್ನಶಿಂಗಂ, ಸಮ್ಮಗ್ನಾಂಶ ಮತ್ತು ಸಮ್ಮಕ್ಷಾರಿತ್ರಗಳು ನಿಶ್ಚಯದಿಂದ ಇರುತ್ತವೆ. [ಇಯರಹಂ] ಸಮಭಾವದಿಂದ ರಹಿತನಾದ ಅನ್ಯ ಜೀವನಿಗೆ [ಏಕ್ಷು ವಿ] ಮೂರು ರತ್ನತ್ಯಯಗಳಲ್ಲಿ ಒಂದು ಕೂಡ [ಇವಿ ಅತ್ಯಂತ] ಇರುವುದೇ ಇಲ್ಲ [ಏಲು]-ಎಂದು [ಜಿಣವರು] ಶ್ರೀಜಿನವರದೇವರು-ವೀತರಾಗ ಸರ್ವಜ್ಞದೇವರು [ಭಜೇಇ] ಹೇಳುತ್ತಾರೆ.

**ಭಾವಾಭಿಃ :-** ಯಾವನಿಗೆ ನಿಜಶುದ್ಧಾತ್ಮನ ಸಂವಿತಿಯಿಂದ ಉತ್ಸಂಖಾದ ವೀತರಾಗ ಪರಮಾನಂದದ ಮಧುರರಸಾಂಸಾರದವುಳ್ಳವನು ಈ ಆತ್ಮನಿದ್ಧಾನೆ ಮತ್ತು ನಿರಂತರ ಆಕುಲತೆಯ ಉತ್ಪಾದಕವಿರುವುದರಿಂದ ಕಟುಕರಸಾಂಸಾರದವುಳ್ಳವು ಈ ಕಾಮಕೌರಾದಿಗಳವೆಯಂಬ ಭೇದಜ್ಞಾನವಿದೆ ಅವನಿಗೆ ನಿಶ್ಚಯನಯದಿಂದ ‘ನಿಜಶುದ್ಧಾತ್ಮನೇ ಉಪಾದೇಯನಿದ್ಧಾನೇ’ಂಬ ರುಚಿರೂಪದ ಸಮ್ಮಗ್ನಶಿಂಗಾನವಿರುತ್ತದೆ. ಮತ್ತು ಯಾವನು ವೀತರಾಗ ನಿವಿಕಲ್ಪಪರಮಸಾಮಾಲಿಕದ ಭಾವನೆಯಿಂದ ಅನುಕೂಲ ನಿದೋಷಿಪರಮಾತ್ಮನ ಸಮ್ಮಕ್ಷಾತ್ಮದ್ದ, ಸಮ್ಮಗ್ನಾಂಶ ಮತ್ತು ಸಮ್ಮಕ್ಷಾ ಆಚರಣೆರೂಪದ ಸಮಭಾವ ಮಾಡುತ್ತಾನೆ ಅವನಿಗೆ ‘ಸ್ವರೂಪದಲ್ಲಿ ಚರಿಸುವುದು ಅದು ಚಾರಿತ್ರವಿವೆ’ಯೆಂಬ ವೀತರಾಗ ಚಾರಿತ್ರವಿರುತ್ತದೆ.

ಯಾವ ಸಮಯದಲ್ಲಿ ಜ್ಞಾನೀ ಜೀವನು ಉಪಶಮಭಾವದಲ್ಲಿ ಸ್ಥಿರನಿರುತ್ತಾನೆ ಆ ಸಮಯದಲ್ಲಿ ಸಂಯತನಿರುತ್ತಾನೆ ಮತ್ತು ಯಾವ ಸಮಯದಲ್ಲಿ ಕಾಮಕೌರಾದಿ ಕಷಾಯಗಳ ವಶನಿರುತ್ತಾನೆ ಆಗ ಅವನು ಅಸಂಯತನಿರುತ್ತಾನೆಂದು ಈಗ ಹೇಳುತ್ತಾರೆ,-

**ಯಾವಾಗ ಜ್ಞಾನಿ ಉಪಶಾಂತನಿರುವನಾಗ ಸಂಯತನಿರುವನು ।**

**ಯಾವಾಗ ಕಷಾಯದವಶನಿರುವನಾಗವನೆ ಅಸಂಯತನಿರುವನು ॥೪೧॥**

**ಯಾವತ್ ಜ್ಞಾನೀ ಉಪಶಾಮ್ಯತಿ ತಾವತ್ ಸಂಯತೋ ಭವತಿ ।  
ಭವತಿ ಕಷಾಯಾನಾಂ ವಶೇ ಗತಃ ಜೀವಃ ಅಸಂಯತಃ ಸ ಏವ ॥೪೦॥**

ಜಾಂವಜ್ ಇತ್ಯಾದಿ । ಜಾಂವಜ್ ಯದಾ ಕಾಲೇ ಕಾಣಿಲು ಜ್ಞಾನೀ ಜೀವಃ ಉವಸಮಜ್ ಉಪಶಾಮ್ಯತಿ ತಾಮಜ್ ತದಾ ಕಾಲೇ ಸಂಜದು ಹೋಜ್ ಸಂಯತೋ ಭವತಿ । ಹೋಜ್ ಭವತಿ ಕಷಾಯಹಂ ವಸಿ ಗಯಲು ಕಷಾಯವಶಂ ಗತಃ ಜೀಲು ಜೀವಃ । ಕಥಂಭೂತೋ ಭವತಿ । ಅಸಂಜದು ಅಸಂಯತಃ । ಶೋಽಸೌ । ಸೋಽಜ್ ಸ ಏವ ಪೂರ್ವೋಕ್ತಜೀವ ಇತಿ । ಅಯಮತ್ ಭಾವಾಭಃ । ಅನಾಕುಲತ್ವಲಕ್ಷಣಸ್ಯ ಸ್ವಶುದ್ಧಾತ್ಮಭಾವಸೋತ್ತಳೆ ಪಾರಮಾರ್ಥಿಕಸುಖಸ್ಯಾನುಕೂಲಪರಮೋಷಣೇ ಯದಾ ಜ್ಞಾನೀ ತಿಷ್ಟತಿ ತದಾ ಸಂಯತೋ ಭವತಿ ತದ್ವಿಪರೀತ ಪರಮಾಕುಲತ್ವೋತ್ತಾದಕಾಮಕೋಧಾದೌ ಪರಿಣತಃ ಪುನರಸಂಯತೋ ಭವತೀತಿ । ತಥಾ ಚೋಕ್ತಮಾ- ‘ಅಕಷಾಯಂ ತು ಚರಿತ್ಯಂ ಕಷಾಯವಸಗದೋ ಅಸಂಜದೋ ಹೋದಿ । ಉವಸಮಜ್ ಜಮ್ಮುಕಾಲೇ ತಕ್ಷಾಲೇ ಸಂಜದೋ ಹೋದಿ ॥’ ॥೪೦॥

ಅಥ ಯೇನ ಕಷಾಯ ಭವಂತಿ ಮನಸಿ ತಂ ಮೋಹಂ ತ್ಯಜೀತಿ ಪ್ರತಿಪಾದಯತಿ-

**ಜೀಣ ಕಷಾಯ ಹವಂತಿ ಮನಿ ಸೋ ಜಯ ಮಿಲ್ಲಹಿ ಮೋಹ ।  
ಮೋಹ-ಕಷಾಯ-ವಿವಜ್ಜಯಲು ಪರ ಪಾವಹಿ ಸಮು-ಬೋಹು ॥೪೧॥**

### ನಾಥ - ೪೧

**ಅನ್ನಯಾಭರ್ : -** [ಜಾಂವಜ್ ಕಾಣಿಲು] ಯಾವ ಸಮಯದಲ್ಲಿ ಜ್ಞಾನೀ ಜೀವನು [ಉವಸಮಜ್] ಉಪಶಾಂತನಿರುತ್ತಾನೆ [ತಾಮಜ್] ಆ ಸಮಯದಲ್ಲಿ [ಸಂಜದು ಹೋಜ್] ಸಂಯತನಿರುತ್ತಾನೆ ಮತ್ತು [ಕಷಾಯಹಂ ವಸಿ ಗಯಲು] ಯಾವ ಸಮಯದಲ್ಲಿ ಕಷಾಯಗಳ ವಶನಾಗಿರುತ್ತಾನೆ ಆ ಸಮಯದಲ್ಲಿ [ಸೋಽಜ್] ಅದೇ ಜೀವನು [ಅಸಂಜದು ಹೋಜ್] ಅಸಂಯತನಿರುತ್ತಾನೆ.

**ಭಾವಾಭರ್ : -** ಜ್ಞಾನಿಯ ಯಾವಾಗ ಅನಾಕುಲತೆಯು ಲಕ್ಷಣವಿರುವಂಥ ನಿಜಶುದ್ಧತ್ವನ ಭಾವನೆಯಿಂದ ಉತ್ಸುಂಪಾದ ಪಾರಮಾರ್ಥಿಕ ಸುಖದ ಅನುಕೂಲವಾದ ಪರಮ ಉಪಶಮಭಾವದಲ್ಲಿ ಸ್ಥಿರವಿರುತ್ತಾನೆ ಆಗ ಅವನು ಸಂಯತನಿರುತ್ತಾನೆ ಮತ್ತು ಅದರಿಂದ ವಿರುದ್ಧವಾದ ಪರಮಾತ್ಮನಲ್ಲಿ ಆಕುಲತೆಯನ್ನು ಉಂಟು ಮಾಡುವ ಕಾಮ-ಕ್ಷೋಧಾದಿಗಳಲ್ಲಿ ಪರಿಣಮಿಸುತ್ತಾನೆ ಆಗ ಅವನು ಅಸಂಯತನಿರುತ್ತಾನೆ.ಹಾಗೆ ಹೇಳಿಯೂ ಇದ್ದರೆ - ‘ಅಕಷಾಯಭಾವವು (ಕಷಾಯದ ಅಭಾವವು) ಅದು ಚಾರಿತ್ರ್ಯವಿದೆ, ಕಷಾಯಗಳ ವಶವತ್ತಿಯಾದ ಜೀವನು ಅಸಂಯತನಿರುತ್ತಾನೆ ಮತ್ತು ಯಾವಾಗ ಕಷಾಯಗಳನ್ನು ಉಪಶಮಿಸುತ್ತಾನೆ ಆ ಕಾಲದಲ್ಲಿ ಜೀವನು ಸಂಯತನಿರುತ್ತಾನೆ.

ಯಾವುದರಿಂದ (ಯಾವ ಮೋಹದಿಂದ) ಮನಸಿನಲ್ಲಿ ಕಷಾಯದ ಉತ್ಸತ್ತಿಯಾಗುತ್ತದೆ ಆ ಮೋಹವನ್ನು ನೀನು ಬಿಟ್ಟುಕೊಡೆಂದು ಈಗ ಪ್ರತಿಪಾದನೆ ಮಾಡುತ್ತಾರೆ,-

**ಮೋಹದಿ ಮನದಲೆ ಕಷಾಯವಾಗುವಾ ಮೋಹವನೆಲೆ ಜೀವ ಬಿಡು ।  
ಮೋಹಕಷಾಯವಿವಚಿತನಾಗಿ ನಿಯಮದಿಸಮಬೋಧ ಪಡೆಯುವೆ ॥೪೧॥**

ಯೇನ ಕಷಾಯೂ ಭವಂತಿ ಮನಸಿ ತಂ ಜೀವ ಮುಂಚ ಮೋಹಮ್ |  
ಮೋಹಕಷಾಯವಿವರಿತಃ ಪರಂ ಪ್ರಾಪ್ತೋಽಣ ಸಮಬೋಧಮ್ ||೪೨||

ಜೀಣ ಇತ್ಯಾದಿ । ಜೀಣ ಯೇನ ವಸ್ತುನಾ ವಸ್ತುನಿಮಿತ್ತೇನ ಮೋಹನೇನ ವಾ । ಕಿಂ ಭವತಿ ಕಷಾಯ ಹವಂತಿ ಕ್ಲೋಧಾದಿಕಷಾಯಾ ಭವಂತಿ । ಕ್ಷ್ಯಾ ಭವಂತಿ । ಮಣಿ ಮನಸಿ ಸೋ ತಂ ಜಿಯ ಹೇ ಜೀವ ಮಿಲ್ಲಹಿ ಮುಂಚ । ಕಮ್ । ತಂ ಪ್ರಾಪ್ತೋಽಕ್ತಂ ಮೋಹಂ ಮೋಹನಿಮಿತ್ತಪದಾರ್ಥಂ ಜೀತಿ । ಪಶ್ಚಾತ್ ಕಿಂ ಲಭಸೇ ಶ್ವರಮ್ । ಮೋಹಕಷಾಯವಿವಜ್ಞಿಲು ಮೋಹಕಷಾಯವಿವರಿತಃ ಸನ್ । ಪರ ಪರಂ ನಿಯಮೇನ ಪಾವಹಿ ಪ್ರಾಪ್ತೋಣಿ । ಕಂ ಕರ್ಮತಾಪನ್ನಮ್ । ಸಮಬೋಹು ಸಮಬೋಧಂ ರಾಗದ್ವೈಷರಹಿತಂ ಜ್ಞಾನಮಿತಿ ತಥಾಹಿ । ನಿಮೋಹನಿಜಶುದ್ಧಾತ್ಮಧಾನ್ಯೇನ ನಿಮೋಹಸ್ತಾಶುದ್ಧಾತ್ಮತ್ವಪರಿತಂ ಹೇ ಜೀವ ಮೋಹಂ ಮುಂಚ, ಯೇನ ಮೋಹನೇನ ಮೋಹನಿಮಿತ್ತವಸ್ತುನಾ ವಾ ನಿಷ್ಪಾಯಪರಮಾತ್ಮತ್ವಪ್ರಿನಾಶಕಾ: ಕ್ಲೋಧಾದಿಕಷಾಯಾ ಭವಂತಿ ಪಶ್ಚಾನ್ಮೋಹಕಷಾಯಾಭಾವೇ ಸತಿ ರಾಗಾದಿರಹಿತಂ ವಿಶುದ್ಧಜ್ಞಾನಂ ಲಭಸೇ ತ್ವಮಿತ್ಯಭಿಪ್ರಾಯಃ । ತಥಾ ಚೋಕ್ತಂ-ತಂ ವಶ್ಯಂ ಮುತ್ತಪ್ಪಂ ಜಂ ಪಡಿ ಉಪಜ್ಞವಿಕಾಸಯಗ್ಗೀ । ತಂ ವಶ್ಯಮಲ್ಲಿ ಏಜೊಽಿ (ತದ್ ವಸ್ತು ಅಂಗೀಕರೋತಿ, ಇತಿ ಟಿಪ್ಪಣೀ) ಜತ್ತಫಲವಸಮೌ ಕಾಸಯಾಣಂ ॥’ ||೪೨||

ಅಥ ಹೇಯೋಪಾದೇಯತತ್ತ್ವಂ ಜ್ಞಾತ್ವಾ ಪರಮೋಪಶಮೇ ಸ್ಥಿತ್ವಾ ಯೇಷಾಂ ಜ್ಞಾನಿನಾಂ ಸ್ವಶುದ್ಧಾತ್ಮ-  
ನಿರತಿಸ್ತ ಏವ ಸುಖಿನ ಇತಿ ಕಥಯತಿ-

### ಗಾಢ - ೪೨

**ಅನ್ವಯಾರ್ಥ :** - [ಜಿಯ] ಎಲ್ಲೆ ಜೀವನೇ ! [ಜೀಣ] ಯಾವ ವಸ್ತುವಿನಿಂದ ಅಥವಾ ವಸ್ತುನಿಮಿತ್ತವಾದ ಮೋಹದಿಂದ [ಮಣಿ] ಮನಸಿನಲ್ಲಿ [ಕಷಾಯ] ಕ್ಲೋಧ ಮೋದಲಾದ ಕಷಾಯಗಳು [ಹವಂತಿ] ಉತ್ಪನ್ನವಾಗುತ್ತವೆ [ಸೋ ಮೋಹು] ಆ ಪ್ರಾಪ್ತೋಽಕ್ತ ಮೋಹವನ್ನು ಅಥವಾ ಮೋಹದ ನಿಮಿತ್ತವಾದ ಪದಾರ್ಥಗಳನ್ನು [ಮಿಲ್ಲಹಿ] ನೀನು ಬಿಟ್ಟುಕೊಡು. [ಮೋಹ-ಕಷಾಯ ವಿವಜ್ಞಾಯಿಲು] ನೀನು ಮೋಹ ಕಷಾಯದಿಂದ ರಹಿತನಾದರೆ [ಪರ] ನಿಯಮದಿಂದ [ಸಮಬೋಹು ಪಾವಹಿ] ಸಮಬೋಧವನ್ನು-ರಾಗ ದ್ವೈಷರಲ್ಲದ ಜ್ಞಾನವನ್ನು ಪಡೆಯುವೆ.

**ಭಾವಾರ್ಥ :** - ಎಲ್ಲೆ ಜೀವನೇ ! ನಿಮೋಹನಾದಂಥ ನಿಜಶುದ್ಧಾತ್ಮನ ಧ್ವನಿದಿಂದ, ನಿಮೋಹನಾದಂಥ ನಿಜಶುದ್ಧಾತ್ಮತ್ವದಿಂದ ವಿರುದ್ಧವಾದ ಮೋಹವನ್ನು ನೀನು ಬಿಟ್ಟುಬಿಡು ಆ ಮೋಹದಿಂದ ಅಥವಾ ಮೋಹದ ನಿಮಿತ್ತಭೂತವಾದ ವಸ್ತುವಿನಿಂದ ನಿಷ್ಪಾಯ ಪರಮಾತ್ಮತ್ವದ ವಿನಾಶವಾದಂಥ ಕ್ಲೋಧಾದಿಕಷಾಯಗಳು ಉತ್ಪನ್ನವಾಗುತ್ತವೆ. ಮೋಹಕಷಾಯದ ಅಭಾವವಾದರೆ ನೀನು ರಾಗಾದಿಗಳಿಂದ ರಹಿತವಾದ ಜ್ಞಾನವನ್ನು ಪಡೆಯಬಹುದೆಂಬ ಅಭಿಪ್ರಾಯವಿದೆ. ಅದರಂತೆ ಭಗವತೀ ಆರಾಧನೆಯ ಲಿಂಗ ಗಳಿಂದ ಕೂಡಿದ್ದರೆ - ಯಾವುದರ ನಿಮಿತ್ತದಿಂದ ಕಷಾಯರೂಪದ ಅಗ್ನಿಯು ಉತ್ಪನ್ನವಾಗುತ್ತದೆ ಆ ವಸ್ತುವನ್ನು ಬಿಟ್ಟುಕೊಡಬೇಕಾಗುವುದು ಮತ್ತು ಯಾವುದರ ನಿಮಿತ್ತದಿಂದ ಕಷಾಯಗಳು ಉಪಶಮವಾಗುತ್ತವೆ ಆ ವಸ್ತುವಿನ ಆಶ್ರಯ ಮಾಡಬೇಕಾಗುವುದು- ಆ ವಸ್ತುವನ್ನು ಸ್ವೀಕಾರ ಮಾಡಬೇಕಾಗುವುದು.

ಹೇಯ-ಉಪಾದೇಯ ತತ್ತ್ವವನ್ನು ತಿಳಿದುಕೊಂಡು ಪರಮ ಉಪಶಮಭಾವದಲ್ಲಿ ಸ್ಥಿರರಾಗಿ ನಿಜಶುದ್ಧಾತ್ಮನಲ್ಲಿ ಪ್ರೀತಿಯಂಟಾಗಿರುವಂಥ ಜ್ಞಾನಿಗಳೇ ಸುಖಿಗಳಿಂದಂಬುದನ್ನು ಈಗ ಹೇಳುತ್ತಾರೆ,-

**ತತ್ತಾತತ್ಪು ಮುಖೇವಿ ಮನಿಂ ಜೀ ಧಕ್ಕಾ ಸಮ-ಭಾವಿ ।  
ತೇ ಪರ ಸುಹಿಯಾ ಇತ್ತಳಿ ಜಗಿ ಜಹ ರಷಿ ಅಪ್ಪ-ಸಹಾವಿ ॥೪೩॥**

**ತತ್ತಾತತ್ಪು ಮುತ್ತಾ ಮನಸಿ ಯೀ ಸಿತಾಃ ಸಮಭಾವೇ ।  
ತೇ ಪರಂ ಸುಖಿನಃಾತ್ತಿ ಜಗತಿ ಯೇಷಾಂ ರತಿಃಾತತ್ಪುಭಾವೇ ॥೪೩॥**

ತತ್ತಾತತ್ಪು ಇತ್ಯಾದಿ । ತತ್ತಾತತ್ಪು ಮುಖೇವಿ ಅಂತಸ್ತತಪ್ಪಂ ಬಹಿಸ್ತತಪ್ಪಂ ಮತ್ತಾ । ಕ್ಷಣಿ ಮನಸಿ ಜೀ ಯೀ ಕೇಳನ ಏತರಾಗಸ್ಸಪಂವೇದನಪ್ರತ್ಯಕ್ಷಜ್ಞಾನಿನಃ ಧಕ್ಕಾ ಸಿತಾ । ಕ್ಷಣಿ ಸಮಭಾವಿ ಪರಮೋಪಶಮ-ಪರಿಣಾಮೇ ತೇ ಪರ ತ ಏವ ಸುಹಿಯಾ ಸುಖಿನಃ ಇತ್ತಳಿ ಜಗಿ ಅತ್ತಿ ಜಗತಿ । ಕೇ ತೇ । ಜಹಂ ರಷಿ ಯೇಷಾಂ ರತಿಃ । ಕ್ಷಣಿ ಅಪ್ಪಸಹಾವಿ ಸ್ವಕೀಯಶುದ್ಧತಸ್ಸಭಾವೇ ಇತಿ । ತಥಾಹಿ । ಯದ್ಯಾಪಿ ವ್ಯವಹಾರೇಣಾನಾದಿಬಂಧನಬದ್ಧಂ ತಿಷ್ಟುತ್ತಿ ತಥಾಪಿ ಶುದ್ಧನಿಶ್ಚಯೀನ ಪ್ರಕೃತಿಸ್ಸಿತ್ಯನುಭಾಗಪ್ರದೇಶಬಂಧರಹಿತಂ, ಯದ್ಯಾಪ್ಯಶುದ್ಧನಿಶ್ಚಯೀನ ಸ್ವಕೃತಶುಭಾಶುಭಕರ್ಮಾಫಲಭೋಕ್ತ್ವ ತಥಾಪಿ ಶುದ್ಧದ್ವಾರ್ಥಿಕನಯೀನ ನಿಜಶುದ್ಧತತ್ಪುಭಾವನೋತ್ತ್ವ ಏತರಾಗಪರಮಾನಂದೈಕಸುಖಾಮೃತಭೋಕ್ತ್ವ, ಯದ್ಯಾಪಿ ವ್ಯವಹಾರೇಣಾಕರ್ಮಕ್ಷಯಾನಂತರಂ ಮೋಕ್ಷ-ಭಾಜನಂ ಭವತಿ ತಥಾಪಿ ಶುದ್ಧಪಾರಿಣಾಮಿಕಪರಮಭಾವಗ್ರಹಕೇಣ ಶುದ್ಧದ್ವಾರ್ಥಿಕನಯೀನ ಸದಾ ಮುಕ್ತ ಮೇವ,

### ಗಾಢ - ೪೩

**ಅನ್ವಯಾರ್ಥ :-** [ಜೀ] ಯಾವ ಕೆಲವು ಏತರಾಗಸ್ಸಪಂವೇದನಪ್ಪಳ್ಳಿ ಪ್ರತ್ಯಕ್ಷಜ್ಞಾನಿಗಳು [ಮನಿಂ] ಮನಸ್ಸಿನಲ್ಲಿ [ತತ್ತಾತತ್ಪು ಮುಖೇವಿ] ಅಂತಃತತ್ಪು ಮತ್ತು ಬಹಿತತ್ಪುವನ್ನು ತಿಳಿದುಕೊಂಡು [ಸಮಭಾವಿ ಧಕ್ಕಾ] ಸವಬಾವದಲ್ಲಿ-ಪರಮ ಉಪಶಮಬಾವದಲ್ಲಿ ಸಿಂಹಿದಾರೆ ಮತ್ತು [ಜಹಂ] ಯಾರು [ಅಪ್ಪ-ಸಹಾವಿ ರಷಿ] ತಮ್ಮ ಶುದ್ಧತಸ್ಸಭಾವದಲ್ಲಿ ಪ್ರತಿವಂತಿದಾರೆ [ತೇ ಪರ] ಅದೇ ಜೀವರುಗಳು [ಇತ್ತಳಿ ಜಗಿ] ಈ ಜಗತ್ತಿನಲ್ಲಿ [ಸುಹಿಯಾ] ಸುಖಿಗಳಿದ್ದಾರೆ.

**ಭಾವಾರ್ಥ :-** ಒಂದು ವೇಳೆ ವ್ಯವಹಾರನಯದಿಂದ ಈ ಶುದ್ಧತತ್ಪುವ್ಯವು ಅನಾದಿಕಾಲದಿಂದ ಬಂಧನಕೊಳ್ಳಬೇಕಿದ್ದರೂ ಕೂಡ ಶುದ್ಧನಿಶ್ಚಯ ನಯದಿಂದ ಪ್ರಕೃತಿ, ಸಿತಾ, ಅನುಭಾಗ ಮತ್ತು ಪ್ರದೇಶವೆಂದು ಈ ನಾಲ್ಕು ಪ್ರಕಾರದ ಬಂಧದಿಂದ ರಹಿತನಿದ್ದಾನೆ, ಆದರೆ ಅಶುದ್ಧನಿಶ್ಚಯನಯದಿಂದ ಸ್ವಪ್ರಕೃತ (ತಾನು ಉಪಾಜಣನೆ ಮಾಡಿದ) ಶುಭಾಶುಭ ಕರ್ಮಗಳ ಫಲದ ಭೋಕ್ತ್ವನಿದ್ದಾನೆ, ಆದಾಗ್ಯ ಶುದ್ಧದ್ವಾರ್ಥಿಕನಯದಿಂದ ನಿಜಶುದ್ಧತತ್ಪುಭಾವನೆಯಿಂದ ಉತ್ಸನ್ವಾದ ಒಂದು ಏತರಾಗಪರಮಾನಂದರೂಪ ಸುಖಾಮೃತದ ಭೋಕ್ತ್ವನಿದ್ದಾನೆ, ಆದರೆ ವ್ಯವಹಾರನಯದಿಂದಕರ್ಮಗಳ ಕ್ಷಯವಾದನಂತರವೇ ಮೋಕ್ಷದ ಭಾಜನನಾಗುತ್ತಾನೆ, ಆದಾಗ್ಯ ಶುದ್ಧ ಪಾರಿಣಾಮಿಕ ಪರಮಭಾವಗ್ರಹಕವಾದ ಶುದ್ಧದ್ವಾರ್ಥಿಕನಯದಿಂದ ಸದಾ ಮುಕ್ತನೇ ಇದ್ದಾನೆ. ಒಂದು ವೇಳೆ ವ್ಯವಹಾರನಯದಿಂದ ಇಂದಿಯಜನ್ಯ ಜ್ಞಾನದರ್ಶನಯುಕ್ತನಿದ್ದರೂ ಕೂಡ ನಿಶ್ಚಯನಯದಿಂದ ಸಕಲವಿಮಲಕೇವಲಜ್ಞಾನ-ಕೇವಲದರ್ಶನಸ್ವಭಾವಪ್ಪಳ್ಳಿವನಿದ್ದಾನೆ. ವ್ಯವಹಾರನಯದಿಂದ ತಾನು

**ಯಾವನು ಮನದಲಿ ತತ್ತಾತತ್ಪು ತಿಳಿದು ಸಮಭಾವದಲಿರುವನು ।  
ಅವನಿಗಾತ್ತಸ್ವಭಾವದಲಿ ರತಿಯಿದ್ದವನೆ ಜಗದಿ ಸುಖಿಯಿವನು ॥೪೩॥**

ಯದ್ವಿಪಿ ವ್ಯವಹಾರೇಣೇಂದ್ರಿ, ಯಜನಿತಳ್ಳಾನದರ್ಶನಸಹಿತಂ ತಥಾಪಿ ನಿಶ್ಚಯೀನ ಸಕಲೋವಿಮಲಕೇವಲಳ್ಳಾನದರ್ಶನಸಭಾವಂ, ಯದ್ವಿಪಿ ವ್ಯವಹಾರೇಣ ಸ್ಮೋಪಾತ್ಮದೇಹಮಾತ್ರಂ ತಥಾಪಿ ನಿಶ್ಚಯೀನ ಲೋಕಾಕಾಶಪ್ರಮಿತಾಸಂಖ್ಯೇಯಪ್ರದೇಶಂ, ಯದ್ವಿಪಿ ವ್ಯವಹಾರೇಣೋಪಸಂಹಾರವಿಸ್ತಾರಸಹಿತಂ ತಥಾಪಿ ಮುಕ್ತಾವಷ್ಟಾಯಾಮುಪಸಂಹಾರವಿಸ್ತಾರರಹಿತಂ ಚರಮಶರೀರಪ್ರಮಾಣಪ್ರದೇಶಂ, ಯದ್ವಿಪಿ ಪರ್ಯಾಯಾಧಿಕನಯೀನೋತ್ಪಾದವ್ಯಯಧ್ವಿಪ್ಯಯಪ್ರಕ್ರಿಯಕ್ತಂ ತಥಾಪಿ ದ್ರವ್ಯಾಧಿಕನಯೀನ ನಿತ್ಯಟಂಕೋತ್ತೀರ್ಣಳ್ಳಾಯಕೈಕಸ್ಫಭಾವಂ ನಿಜಶುದ್ಧಾತ್ಮದ್ವಾಯಂ ಪೂರ್ವಂ ಜ್ಞಾತಾತ್ಮಕದ್ವಿಲಕ್ಷಣಂ ಪರದವ್ಯಂ ಚ ನಿಶ್ಚಯೈ ಪಶ್ಚಾತ್ ಸಮಸ್ತ ಮಿಥ್ಯಾತ್ಮರಾಗಾದಿವಿಕಲ್ಪತ್ವಗೇನ ವೀತರಾಗಿಂದಾನಂದೈಕಸ್ಫಭಾವೇ ಸ್ಥಿರಾತ್ಮತತ್ವೈ ಯೀ ರತಾಸ್ತ ಏವ ಧನ್ಯಾ ಇತಿ ಭಾವಾಧರಃ । ತಥಾ ಚೋಕ್ತಂ ಪರಮಾತ್ಮತತ್ವಲಕ್ಷಣೇ ಶ್ರೀ ಪೂರ್ಜಾಪಾದಸ್ಥಾಮಿಭಿ�-ನಾಭಾವೋ ಸಿದ್ಧಿರಿಷ್ಟಾ ನ ನಿಜಗುಣಹತಿಸ್ತತಪ್ರೋಭಿನ್ ಯುಕ್ತಿಃ । ಅಸ್ತ್ವಾತ್ಮಾನಾದಿಬದ್ಧಃ ಸ್ವಕೃತಜಘಳಭುಕ್ ತತ್ಕ್ಷಯಾನೋಕ್ಷಭಾಗೀ । ಜ್ಞಾತಾ ದೃಷ್ಟಾ ಸ್ವದೇಹ ಪ್ರಮಿತಿರೂಪಶಮಾಹಾರವಿಸ್ತಾರಧರ್ಮಾ । ಧ್ವರ್ವೋತ್ಪತ್ತಿವ್ಯಯಾತ್ಮಾ ಸ್ವಗುಣಯುತ ಇತೋ ನಾನ್ಯಾಥಾ ಸಾಧ್ಯಾಸಿದ್ಧಿಃ ॥' ॥೪॥

ಅಥ ಯೋಽಸಾವೇಷೋಪಶಮಭಾವಂ ಕರೋತಿ ತಸ್ಯ ನಿಂದಾದ್ವಾರೇಣ ಸ್ತುತಿಂ ತ್ರಿಕಲೇನ ಕಥಯತಿ-

ಉಪಾಚರಣಿದ ದೇಹಪ್ರಮಾಣದಷ್ಟಿದ್ವರೂ ಕೂಡ ನಿಶ್ಚಯನಯದಿಂದ ಲೋಕಾಕಾಶಪ್ರಮಾಣ ಅಸಂಖ್ಯಾತಪ್ರದೇಶಿಯಿದ್ದಾನೆ. ಒಂದು ವೇಳೆ ವ್ಯವಹಾರನಯದಿಂದ ಪ್ರದೇಶಗಳ ಸಂಕೋಚ-ವಿಸ್ತಾರಸಹಿತಿನಿದ್ದರೂ ಕೂಡ ಮುಕ್ತ ಅವಸ್ಥೆಯಲ್ಲಿಸಂಕೋಚ-ವಿಸ್ತಾರರಹಿತ ಚರಮಶರೀರಪ್ರಮಾಣ ಪ್ರದೇಶವುಳ್ಳವನಿದ್ದಾನೆ. ಒಂದು ವೇಳೆ ಪರ್ಯಾಯಾಧಿಕನಯದಿಂದ ಉತ್ತಾದ-ವ್ಯಯ-ಧ್ವಿವ್ಯಯಕ್ತನಿದ್ದರೂ ಕೂಡ ದ್ರವ್ಯಾಧಿಕನಯದಿಂದ ಒಂದು ನಿತ್ಯಟಂಕೋತ್ತೀರ್ಣಳ್ಳಾಯಕವೇ ಸ್ಫಭಾವವಿರುವಂಥ ನಿಜಶುದ್ಧಾತ್ಮದ್ವಾಯವನ್ನು ಮೊದಲು ತಿಳಿದುಕೊಂಡು ಮತ್ತು ನಿಜಶುದ್ಧಾತ್ಮದ್ವಾಯದಿಂದ ವಿರುದ್ಧವಾದ ಪರದವ್ಯಗಳ ನಿಶ್ಚಯಮಾಡಿ ಅನಂತರ ಸಮಸ್ತ ಮಿಥ್ಯಾತ್ಮರಾಗಾದಿ ವಿಕಲ್ಪಗಳ ತ್ಯಾಗ ಮಾಡಿ, ಒಂದು ವೀತರಾಗಿಂದಾನಂದವೇ ಸ್ಫಭಾವವಿರುವಂಥ ನಿಜಶುದ್ಧಾತ್ಮತತ್ತ್ವದಲ್ಲಿ ಮಗ್ನರಾಗಿರುವವರೇ ಧನ್ಯಾರ್ಥಿದ್ದಾರೆ. ಶ್ರೀ ಪೂರ್ಜಾಪಾದಸ್ಥಾಮಿಗಳು ಪರಮಾತ್ಮತತ್ತ್ವದ ಲಕ್ಷಣದಲ್ಲಿ ಹೇಳಿದ್ದಾರೆ - 'ದೀಪ ಆರಿಸಿದ ಹಾಗೆ ಆತ್ಮತತ್ತ್ವದ ಅಭಾವವನ್ನು ಸಿದ್ಧಿಯಿಂದು ಮನ್ಮಿಸುವುದು ಅಧವಾ ನಿಜ ಗುಣಗಳ ಅಭಾವವನ್ನು ಸಿದ್ಧಿಯಿಂದು ಮನ್ಮಿಸುವುದು ಯೋಗ್ಯವಿಲ್ಲ. ಏಕೆಂದರೆ ಯಾರೂ ತಮ್ಮ ಅಧವಾ ತಮ್ಮ ಗುಣಗಳ ಅಭಾವ ಮಾಡುವ ಸಲುವಾಗಿ ತಪಶ್ಚಯ್ಯ ಮೊದಲಾದ ವಿಧಿಗಳ ಪ್ರಪೃತಿ ಮಾಡುವುದೇ' ಇಲ್ಲ.

ಅನಾದಿಯಿಂದ ಆತ್ಮನು ಕರ್ಮಗಳಿಂದ ಕಟ್ಟಲಬ್ಬವ, ತಾನು ಉಪಾಚರಣಿದ ಶುಭಾಶುಕರ್ಮಗಳ ಭೋಕ್ತ್ವ ಅಪುಗಳ ಕ್ಷಯದಿಂದ ಮೋಕ್ಷದ ಭೋಕ್ತ್ವ, ಜ್ಞಾತಾ-ದೃಷ್ಟಾ, ಸಂಸಾರ ಅವಸ್ಥೆಯಲ್ಲಿ ಸ್ವದೇಹಪ್ರಮಾಣರೂಪ, ಸಂಕೋಚ-ವಿಸ್ತಾರದ ಸ್ಫಭಾವವುಳ್ಳವ, ಉತ್ತಾದ-ವ್ಯಯ-ಧ್ವಿವ್ಯಸರೂಪ ಮತ್ತು ತನ್ನ ಗುಣಗಳಿಂದ ಯತ್ನನಿದ್ದಾನೆಂಬ ಸ್ವರೂಪದಿಂದ ಆತ್ಮನನ್ನು ತಿಳಿಯುವುದರಿಂದ ಸಾಧ್ಯದ ಸಿದ್ಧಿಯಾಗುವುದು, ಅನ್ಯ ಪ್ರಕಾರವಾಗಿ ತಿಳಿಯುವುದರಿಂದ ಸಾಧ್ಯದ ಸಿದ್ಧಿಯಾಗುವುದಿಲ್ಲ.

ಯಾವ ಸಂಯಮಿಯು ಉಪಶಮಭಾವವನ್ನು ಮಾಡುತ್ತಾನೆ ಅವನ ಸ್ತುತಿಯನ್ನು ನಿಂದೆಯ ಮೂಲಕ ಮೂರು ಗಾಢಾಸೂತ್ರಗಳಿಂದ ಮಾಡುತ್ತಾರೆ,-

ಬಿಣ್ಣೆ ವಿ ದೋಸ ಹವಂತಿ ತಸು ಜೋ ಸಮ-ಭಾಲು ಕರೇಇ ।  
 ಬಂಧು ಜಿ ಣೆಹಣಇ ಅಪ್ಪಣಾಲು ಅಣು ಜಗು ಗಹಿಲು ಕರೇಇ ॥೪೪॥  
 ದ್ವಾ ಅಪಿ ದೋಷಾ ಭವತಃ ತಸ್ಯ ಯಃ ಸಮಭಾವಂ ಕರೋತಿ ।  
 ಬಂಧಂ ಏವ ನಿಹಂತಿ ಆತ್ಮೀಯಂ ಅನ್ಯತ್ ಜಗದ್ ಗ್ರಹಿಲಂ ಕರೋತಿ ॥೪೪॥

ಬಿಣ್ಣೆ ವಿ ಇತ್ಯಾದಿ । ಬಿಣ್ಣೆ ವಿ ದ್ವಾಪಃ । ದ್ವಾ ಕೈ । ದೋಸ ದೋಷಾ ಹವಂತಿ ಭವತಃ ತಸು ಯಸ್ಯ ತಪೋಧನಸ್ಯ ಜೋ ಸಮಭಾಲು ಕರೇಇ ಯಃ ಸಮಭಾವಂ ಕರೋತಿ ರಾಗದ್ವೇಷತ್ಯಾಗಂ ಕರೋತಿ । ಕೈ ತೌ ದ್ವಾ । ದೋಷಾ ಬಂಧು ಜಿ ಣೆಹಣಇ ಬಂಧಮೇವ ನಿಹಂತಿ । ಕಥಂಭೂತಂ ಬಂಧಮ್ । ಅಪ್ಪಣಾಲು ಆತ್ಮೀಯಂ ಅಣು ಪುನಃ ಜಗು ಜಗತ್ ಪ್ರಾಣಿಗಳಿಂ ಗಹಿಲು ಕರೇಇ ಗ್ರಹಿಲಂ ಪಿಶಾಚಸಮಾನಂ ವಿಕಲಂ ಕರೋತಿ । ಅಯಮತ್ ಭಾವಾಭಃ । ಸಮಶಬ್ದೇನಾತ್ರಭೇದನಯೀನ ರಾಗಾದಿರಹಿತ ಆತ್ಯಾ ಭಣ್ಯಂತೇ, ತೇನ ಕಾರಣೇನ ಯೋಽಸೌ ಸಮಂ ಕರೋತಿ ಏತರಾಗಚಿದಾನಂದೈಕಸ್ಥಭಾವಂ ನಿಜಾತ್ಯಾನಂ ಪರಿಣಮತಿ ತಸ್ಯ ದೋಷದ್ವಯಂ ಭವತಿ । ಕಥಮಿತಿ ಚೀತ್ । ಪ್ರಾಕೃತಭಾಷಯಾ ಬಂಧುಶಬ್ದೇನ ಜ್ಞಾನಾವರಣಾದಿಬಂಧಾ ಭಣ್ಯಂತೇ ಗೋತ್ರಂ ಚ ಯೀನ ಕಾರಣೇನೋಪಶಮಸ್ಥಭಾವೇನ ಪರಮಾತ್ಮ ಸ್ವರೂಪೇಣ ಪರಿಣತಃ ಶಾಂತಃ ಜ್ಞಾನಾವರಣಾದಿಕರ್ಮಾಬಂಧಂ ನಿಹಂತಿ ತೇನ ಕಾರಣೇನ ಸ್ವವನಂ ಭವತಿ, ಅಥವಾ ಯೀನ ಕಾರಣೇನ ಬಂಧುಶಬ್ದೇನ ಗೋತ್ರಮಹಿ ಭಣ್ಯಂತೇ ತೇನ ಕಾರಣೇನ ಬಂಧುಭಾತೀ ಲೋಕವ್ಯವಹಾರಭಾಷಯಾ ನಿಂದಾಪಿ ಭವತಿತೇ । ತಥಾ ಜೋತ್ತಮ್ । ಲೋಕವ್ಯವಹಾರೇ ಜ್ಞಾನಿನಾಂ ಲೋಕಃ ಪಿಶಾಚೋ ಭವತಿ ಲೋಕಸ್ಯಾಜ್ಞಾನಿಜಸ್ಯ ಜ್ಞಾನಿ ಪಿಶಾಚ ಇತಿ ॥೪೪॥

### ಗಾಢ - ೪೪

**ಅನ್ಯಯಾಭಃ :-** [ಜೋ] ಯಾವ ಸಾಧುವು [ಸಮ-ಭಾಲು ಕರೇಇ] ಸಮಭಾವ ಎಂದರೆ ರಾಗದ್ವೇಷಗಳ ತ್ಯಾಗ ಮಾಡುತ್ತಾನೆ [ತಸು] ಆ ತಪೋಧನನಿಗೆ [ಬಿಣ್ಣೆ ವಿ ದೋಸ ಹವಂತಿ] ಎರಡು ದೋಷಗಳಾಗುತ್ತವೆ [ಅಪ್ಪಣಾಲು ಬಂಧು ಜಿ ಣೆಹಣಇ] ಒಂದಂತೂ ತನ್ನ ಬಂಧನವನ್ನ ಕತ್ತರಿಸುತ್ತಾನೆ ಮತ್ತು ಎರಡನೆಯದಾಗಿ [ಜಗು ಗಹಿಲು ಕರೇಇ] ಜಗತ್ತಿನಲ್ಲಿರುವ ಪ್ರಾಣಿಗಳನ್ನ ಪಿಶಾಚಗಳ ಹಾಗೆ ಮರುಳ ಮಾಡಿ ಬಿಡುತ್ತಾನೆ-ಮೂಡಷ್ಟು ಬಿಡುತ್ತಾನೆ.

**ಭಾವಾಭಃ :-** ಇಲ್ಲಿ ಅಭೇದನಯಾದಿಂದ ‘ಸಮ’ ಶಬ್ದದಿಂದ ರಾಗಾದಿಗಳಿಲ್ಲದ ಆತ್ಮನೆಂದು ತಿಳಿಯಬೇಕು, ಆದುದರಿಂದ ಯಾವನು ಸಮತೆ ಮಾಡುತ್ತಾನೆ ಎಂದರೆ ಒಂದು ಏತರಾಗಚಿದಾನಂದವೇ ಸ್ವಭಾವವಿರುವಂಥ ನಿಜಾತ್ಮರೂಪದಿಂದ ಪರಿಣಮಿಸುತ್ತಾನೆ ಅವನಿಗೆ ಎರಡು ದೋಷಗಳು ಉಂಟಾಗುತ್ತವೆ. ಹೇಗೆಂದರೆ ಪ್ರಾಕೃತ ಭಾಷಯಲ್ಲಿ ‘ಬಂಧು’ ಶಬ್ದದಿಂದ ಜ್ಞಾನಾವರಣಾ ಮೊದಲಾದಕರ್ಮಗಳ ಬಂಧವೆಂದು ಹೇಳಲಾಗುವುದು ಮತ್ತು ಸಮೋದರಸೆಂದೂ ಹೇಳಲಾಗುತ್ತದೆ, ಆದುದರಿಂದ ಉಪಶಮಸ್ಥಭಾವದೊಡನೆ ಪರಮಾತ್ಮ ಸ್ವರೂಪದಿಂದ ಪರಿಣಮಿಸುತ್ತ ಜ್ಞಾನಾವರಣಾದಿಗಳ ಕರ್ಮಾಬಂಧವನ್ನ ನಾಶಮಾಡುತ್ತಾನೆ ಅದರಿಂದ ಸ್ತುತಿಯಾಗುತ್ತದೆ; ಮತ್ತು

ಯಾವನು ಸಮಭಾವ ಮಾಡುವನವನಿಗೆರಡುದೋಷಗಳಾಗುವವು ।  
 ಅವನು ನಿಜಬಂಧನವ ಮುರಿವನಲ್ಲದೆ ಜಗವ ವಿಕಲ ಮಾಡುವನು ॥೪೪॥

ಅಥ -

**ಅಣ್ಣ ವಿ ದೋಸು ಹವೇಜ್ ತಸು ಜೋ ಸಮ-ಭಾಲು ಕರೇಜ್ ।**

**ಸತ್ತು ವಿ ಮಿಲ್ಲಿವಿ ಅಪ್ಪಣಲು ಪರಹ ಣಲೀಣು ಹವೇಜ್ ॥೪೫॥**

**ಅನ್ಯಃ ಅಪಿ ದೋಷೋ ಭವತಿ ತಸ್ಯ ಯಃ ಸಮಭಾವಂ ಕರೋತಿ ।**

**ಶತ್ರುಮಷಿ ಮುಕ್ತಾ ಆಶ್ರೀಯಂ ಪರಸ್ಯ ನಿಲೀನಃ ಭವತಿ ॥೪೬॥**

ಅಣ್ಣ ವಿ ಇತ್ಯಾದಿ । ಅಣ್ಣ ವಿ ನ ಕೇವಲಂ ಪೂರ್ವೋಕ್ತ ಅನ್ಮೋಽಪಿ ದೋಸಃ ಹವೇಜ್ ಭವತಿ ತಸ್ಯ ತಪೋಧನಸ್ಯ । ಯಃ ಕಿಂ ಕರೋತಿ । ಜೋ ಸಮಭಾಲು ಕರೇಜ್ ಯಃ ಕತಾರ್ ಸಮಭಾವಂ ಕರೋತಿ । ಪುನರಪಿ ಕಿಂ ಕರೋತಿ । ಸತ್ತು ವಿ ಮಿಲ್ಲಿವಿ ಶತ್ರುಮಷಿ ಮುಂಚತಿ । ಕಥಂಭಾತಂ ಶತ್ರುಮಾ । ಅಪ್ಪಣಲು ಆಶ್ರೀಯಮಾ । ಪುನಷ್ಟಿ ಕಿಂ ಕರೋತಿ । ಪರಹಂ ಣಲೀಣು ಹವೇಜ್ ಪರಸ್ಯಾಪಿ ಲೀನಃ ಅಧಿನೋ ಭವತಿ ಇತಿ । ಅಯಮತ್ ಭಾವಾರ್ಥಃ ಯೋ ರಾಗಾದಿರಹಿತಸ್ಯ ಸಮಭಾವಲಕ್ಷಣಸ್ಯ ನಿಜಪರಮಾತ್ಮನೋ ಭಾವನಾಂ ಕರೋತಿ ಸ ಪುರುಷಃ ಶತ್ರುಶಬ್ದವಾಚ್ಯಂ ಜ್ಞಾನಾವರಣಾದಿಕರ್ಮರೂಪಂ ನಿಶ್ಚಯಶತ್ರು ಮುಂಚತಿ ಪರಶಬ್ದವಾಚ್ಯಂ ಪರಮಾತ್ಮನಮಾತ್ರಯತಿ ಚ ತೇನ ಕಾರಣೇನ ತಸ್ಯ ಸ್ತುತಿಭರವತಿ । ಅಥವಾ ಯಥಾ ಲೋಕ-ವ್ಯವಹಾರೇಣ ಬಂಧನಬದ್ಧಂ ನಿಜಶತ್ರು ಮುಕ್ತಾ ಕೋಪಿ ಕೇನಾಪಿ ಕಾರಣೇನ ತಸ್ಯೈವ ಪರಶಬ್ದವಾಚ್ಯಸ್ಯ ಶತ್ಮೋರಧಿನೋ ಭವತಿ ತೇನ ಕಾರಣೇನ ಸ ನಿಂದಾಂ ಲಭತೇ ತಥಾ ಶಬ್ದಚಳೇನ ತಪೋಧನೋಽಪಿತೇತಿ ॥೪೬॥

‘ಬಂಧು’ ಶಬ್ದದ ಅರ್ಥವನ್ನು ಸಹೋದರನೆಂದು ಸ್ವಿಕರಿಸುವುದರಿಂದ ‘ಸಹೋದರ ಘಾತಕ’ನೆಂಬ ಅರ್ಥದಿಂದ ಲೋಕವ್ಯವಹಾರದ ಭಾಷೆಯಲ್ಲಿ ನಿಂದೆ ಕೂಡ ಆಗುತ್ತದೆ, ಆದಾಗ್ಯಾ ಇದು ದೋಷವಿಲ್ಲ, ಗುಣವಿದೆ, ನಿಂದೆಯ ಮೂಲಕ ಸ್ತುತಿಯಿದೆ.

‘ಲೋಕವ್ಯವಹಾರದಲ್ಲಿ ಜ್ಞಾನಿಗಳಿಗೆ ಜಗತ್ತಿನ ಜನರು ಖಿಂಬ (ಮರುಳ)ರಂತೆ ತೋರಿದರೆ ಜಗತ್ತಿನ ಮೂಡ ಅಳ್ಳಾನಿ ಜನರಿಗೆ ಜ್ಞಾನಿಗಳು ಮರುಳರಂತೆ ತೋರುತ್ತಾರೆ’ಂದು ಹೇಳಿಯೇ ಇದ್ದಾರೆ.

ಈಗ ಮತ್ತೆ ಸಮತೆಯ ಧಾರಕರಾದ ಮುನಿಗಳ ನಿಂದೆ-ಸ್ತುತಿ ಮಾಡುತ್ತಾರೆ,-

**ಗಾಥ - ೪೬**

**ಅನ್ನಯಾರ್ಥ : -** ಕೇವಲ ಪೂರ್ವೋಕ್ತ ದೋಷಗಳು ಬರುತ್ತವೆಂದಿಷ್ಟೇ ಇಲ್ಲ, ಆದರೆ [ಜೋ] ಯಾವನು [ಸಮ-ಭಾಲು ಕರೇಜ್] ಸಮಭಾವ ಮಾಡುತ್ತಾನೆ [ತಸು] ಆ ತಪೋಧನನನಿಗೆ [ಅಣ್ಣ ವಿ ದೋಸು ಹವೇಜ್] ಇತರ ದೋಷಗಳೂ ಬರುತ್ತವೆ. ಏಕೆಂದರೆ [ಪರಹಂ ಣಲೀಣು ಹವೇಜ್] ತಾನು ಪರರ ಎಂದರೆ ಪರಮಾತ್ಮನ ಅಧಿನನಾಗುತ್ತಾನೆ ಮತ್ತು [ಅಪ್ಪಣಲು ವಿ ಸತ್ತು] ತನ್ನ ಅಧಿನವಿದ್ದರೂ ಕೂಡ ಕರ್ಮಶತ್ರುವನ್ನು [ಮಿಲ್ಲಿ] ಬಿಟ್ಟು ಕೊಡುತ್ತಾನೆ.

**ಯಾವನು ಸಮಭಾವ ಮಾಡುವನವನಿಗಿತರ ದೋಷ ಸಹ ಬರುವವು ।**

**ಅವನು ತಾ ಪರಾಧೀನನಾಗುವ ಮೇಣಾಶ್ರೀಯ ಶತ್ರು ಬಿಡುವನು ॥೪೬॥**

**ಅಧ್ಯ -**

**ಅಣ್ಣಾ ಏ ದೋಸು ಹವೇಇ ತಸು ಜೋ ಸಮಭಾಲು ಕರೇಇ |  
ವಿಯಲು ಹವೇವಿನು ಇಕ್ಕುಲಲು ಉಪ್ಪರಿ ಜಗಹ ಚಡೇಇ ||ಇಂ||**  
**ಅನ್ನಃ ಅಪಿ ದೋಷಃ ಭವತಿ ತಸ್ಯ ಯಃ ಸಮಭಾವಂ ಕರೋತಿ |  
ವಿಕಲಃ ಭೂತ್ವಾ ಏಕಾಕಿ ಉಪರಿ ಜಗತಃ ಆರೋಹತಿ ||ಇಂ||**

ಅಣ್ಣಾ ಏ ಇತ್ಯಾದಿ । ಅಣ್ಣಾ ಏ ನ ಕೇವಲಂ ಪೂರ್ವೋಕ್ತುಕನ್ಯೋಽಪಿ ದೋಸು ದೋಷಃ ಹವೇಇ ಭವತಿ । ತಸು ತಸ್ಯ ತಪಸ್ಸಿನಃ । ಯಃ ಕಿಂ ಕರೋತಿ । ಜೋ ಸಮಭಾಲು ಕರೇಇ ಯಃ ಕತಾರ್ ಸಮಭಾವಂ ಕರೋತಿ । ಪ್ರಾನರಪಿ ಕಿಂ ಕರೋತಿ । ವಿಯಲು ಹವೇವಿನು ಏಕಲಃ ಕಲರಹಿತಃ ಶರೀರರಹಿತೋ ಭೂತ್ವಾ ಇಕ್ಕುಲಲು ಏಕಾಕೀ ಪಶ್ಚಾತ್ ಉಪ್ಪರಿ ಜಗಹಂ ಚಡೇಇ ಉಪರಿತನ ಭಾಗೇ ಜಗತೋ ಲೋಕಸ್ಯಾರೋಹಣಂ ಕರೋತಿತೇ । ಅಯಮತ್ತಾಭಿಪ್ರಾಯಃ । ಯಃ ತಪಸ್ಸಿ ರಾಗಾದಿವಿಕಲ್ಪರಹಿತಸ್ಯ ಪರಮೋಪಶಮರೂಪಸ್ಯ ನಿಜತುದಾಢಿನ್ಯನೋ ಭಾವನಾಂ ಕರೋತಿ ಸ ಸಕಲಶಬ್ದವಾಚ್ಯಂ ಶರೀರಂ ಮುಕ್ತಾ ಲೋಕಸ್ಯಾಪರಿ ತಿಷ್ಣತಿ ತೇನ ಕಾರಣೇನ ಸ್ತುತಿಂ ಲಭತೇ ಅಥವಾ ಯಥಾಕೋಽಪಿ ಲೋಕಮಧ್ಯೇ ಚಿತ್ತವಿಕಲೋ ಭೂತಃ ಸನ್ ನಿಂದಾಂ ಲಭತೇ ತಥಾ ಶಬ್ದಚಿತ್ತಲೇನ ತಪ್ಯೋಧನೋಽಪಿತೇ ॥ಇಂ॥

**ಭಾವಾಧರ್ : -** ಯಾವನು ರಾಗಾದಿಗಳಿಂದ ರಹಿತನಾದ ಸಮತಾಭಾವಸ್ಥಾರೂಪದ ನಿಜಪರಮಾತ್ಮನ ಭಾವನೆ ಮಾಡುತ್ತಾನೆ ಆ ಪ್ರರುಷನು ‘ಶತ್ರು’ ಶಬ್ದದಿಂದ ವಾಚ್ಯವಾದಂಥ ಜ್ಞಾನಾವರಣ ಮೊದಲಾದ ಕರ್ಮ-ರೂಪದ ನಿಶ್ಚಯಶತ್ರುವನ್ನು ಬಿಡುತ್ತಾನೆ ಮತ್ತು ‘ಪರ’ ಶಬ್ದದಿಂದ ವಾಚ್ಯನಾದಂಥ ಪರಮಾತ್ಮನ ಆಶಯ ಮಾಡುತ್ತಾನೆ, ಅದರಿಂದ ಅವನ ಸ್ತುತಿಯಾಗುತ್ತದೆ ಅಥವಾ ಯಾವ ಪ್ರಕಾರ ಲೋಕವ್ಯವಹಾರದಲ್ಲಿ ಬಂಧನದಿಂದ ಬಂಧಿತನಾದ ತನ್ನ ಶತ್ರುವನ್ನು ಬಿಟ್ಟುಕೊಟ್ಟು ಯಾವನೂ ಯಾವ ಕಾರಣದಿಂದಲೂ ತಾನೇ ‘ಪರ’ ಶಬ್ದದಿಂದ ವಾಚ್ಯನಾದಂಥ ಶತ್ರುವಿನ ಆಧಿನಾಗುತ್ತಾನೆ ಅದರಿಂದ ನಿಂದಗೆ ಪಾತ್ರನಾಗುತ್ತಾನೆ, ಅದೇ ಪ್ರಕಾರ ತಪ್ಯೋಧನನು ಕೂಡ ಶಬ್ದದ ಘಲದಿಂದ ನಿಂದಗೆ ಗುರಿಯಾಗುತ್ತಾನೆ.

ಈಗ ಮತ್ತೆ ಸಮಭಾವವನ್ನು ಧಾರಣ ಮಾಡಿದ ಮುನಿಯ ನಿಂದ-ಸ್ತುತಿ ಮಾಡುತ್ತಾರೆ,-

**ಗಾಧೇ - ೪೫**

**ಅನ್ನಯಾಧರ್ : -** ಇಷ್ಟೇ ಇಲ್ಲ, ಆದರೆ [ಜೋ] ಯಾವ ತಪಸ್ಸಿಮಹಾಮುನಿಯು [ಸಮಭಾಲು ಕರೇಇ] ಸಮಭಾವವನ್ನು ಮಾಡುತ್ತಾನೆ [ತಸು] ಅವನಿಗೆ ಬೇರೆ ಶೂಡ [ದೋಸು ಹವೇಇ] ದೋಷಗಳು ಬರುತ್ತವೆ, ಏಕೆಂದರೆ [ವಿಯಲು ಹವೇವಿನು] ಆ ಏಕಲ-ಕಲರಹಿತ ಎಂದರೆ ಶರೀರರಹಿತನಾಗಿ [ಇಕ್ಕುಲಲು] ಏಕಾಕಿಯಾಗಿ [ಜಗಹಂ ಉಪ್ಪರಿ] ಲೋಕದ ಶಿಶಿರದ ಮೇಲೆ [ಚಡೇಇ] ಆರೋಹಣ ಮಾಡುತ್ತಾನೆ ಎಂದರೆ ಮೋಕ್ಷಕ್ಕೆ ಹೋಗುತ್ತಾನೆ.

**ಯಾವನು ಸಮಭಾವ ಮಾಡುವನವನಿಗಿತರದೋಷ ಸಹ ಬರುವವು ।**

**ಅವನು ಕಲರಹಿತನಾಗಿ ಲೋಕಶಿಶಿರದ ಮೇಲೇರಿ ಹೋಗುವನು ॥ಇಂ॥**

ಅಥ ಸ್ಥಲಸಂಖ್ಯಾಬಾಹ್ಯಂ ಪ್ರಕ್ಷೇಪಕಂ ಕಥಯತಿ-

ಜಾ ಣಿಸಿ ಸಯಲಹ ದೇಹಿಯಹ ಜೋಗ್ಗಿ ಉ ತಹಿ ಜಗ್ಗೀಇ ।

ಜಹಿ ಪ್ರಣಿ ಜಗ್ಗೀ ಸಯಲು ಜಗು ಸಾ ಣಿಸಿ ಮಣೆವಿ ಸುವೇಇ ॥೪೯-೧॥

ಯಾ ನಿಶಾ ಸಕಲಾನಾಂ ದೇಹಿನಾಂ ಯೋಗೀ ತಸ್ಯಾಂ ಜಾಗತಿ ।

ಯತ್ ಪುನಃ ಜಾಗತಿ ಸಕಲಂ ಜಗತ್ ತಾಂ ನಿಶಾಂ ಮತ್ತಾ ಸ್ವಪತಿ ॥೪೯-೧॥

ಜಾ ಣಿಸಿ ಇತ್ಯಾದಿ । ಜಾ ಣಿಸಿ ಯಾ ವೀತರಾಗಪರಮಾನಂದೈಕಸಹಜಶುದ್ಧಾತ್ಮಾವಸ್ಥಾ ಮಿಥ್ಯಾತ್ಮ-ರಾಗಾಧ್ಯಂಧಕಾರಾವಗುಂಧಿತಾ ಸತೀ ರಾತ್ರಿಃ ಪ್ರತಿಭಾತಿ । ಕೇಷಾಮ್ । ಸಯಲಹಂ ದೇಹಿಯಹಂ ಸಕಲಾನಾಂ ಸ್ವಶುದ್ಧಾತ್ಮ ಸಂವಿಶ್ರಿ ರಹಿತಾನಾಂ ದೇಹಿನಾವರ್ । ಜೋಗ್ಗಿ ಉ ತಹಿಂ ಜಗ್ಗೀಇ ಪರಮಯೋಗೀ ವೀತರಾಗನಿವಿ-ಕಲಪಸಂವೇದನಜ್ಞಾನರತ್ನಪ್ರದೀಪಪ್ರಕಾಶೀನ ಮಿಥ್ಯಾತ್ಮರಾಗಾದಿವಿಕಲಪ್ರಜಾಲಾಂಧಕಾರಮಪಸಾಯಿ-ಸ ತಸ್ಯಾಂ ತು ಶುದ್ಧಾತ್ಮನಾ ಜಾಗತಿ । ಜಹಿಂ ಪ್ರಣಿ ಜಗ್ಗೀ ಸಯಲು ಜಗು ಯತ್ ಪುನಃ ಶುಭಾಶುಭಮನೋವಾ-ಕ್ಷಾಯಪರಿಣಾಮವ್ಯಾಪಾರೇ ಪರಮಾತ್ಮತತ್ತ್ವಭಾವನಾಪರಾಜ್ಯಾಃ ಸನ್ ಜಗಜ್ಞಾಗತಿ ಸ್ವಶುದ್ಧಾತ್ಮಪರಿಜ್ಞಾನರಹಿತಃ ಸಕಲೋಽಜ್ಞಾನಿ ಜನಃ ಸಾ ಣಿಸಿ ಮಣೆವಿ ಸುವೇಇ ತಾಂ ರಾತ್ರಿಂ ಮತ್ತಾ ತ್ರಿಗುಟಿಗುಪ್ತಃ ಸನ್ ವೀತರಾಗನಿವಿ-ಕಲಪರಮಸಮಾಧಿಯೋಗನಿದ್ರಾಯಾಂ ಸ್ವಪತಿ ನಿದ್ರಾಂ ಕರೋತೀತಿ । ಅತ್ ಬಹಿವಿಷಷಯೀ ಶಯನಮೇವೋಪಶಮೋ ಭಣ್ಯತ ಇತಿ ತಾತ್ಯಯಾಧರಃ ॥೪೯-೧॥

ಅಥ ಜ್ಞಾನೀ ಪುರುಷಃ ಪರಮವೀತರಾಗರೂಪಂ ಸಮಭಾವಂ ಮುಕ್ತಾ ಬಹಿವಿಷಷಯೀ ರಾಗಂ ನ ಗಿಫ್ತತೀತಿ ದರ್ಶಯತಿ,-

**ಭಾವಾಧರ :**- ಯಾವ ತಪಸ್ಯಿಯು ರಾಗಾದಿ ವಿಕಲ್ಪಗಳಿಂದ ರಹಿತನಾಗಿ ಪರಮ-ಉಪಶಮರೂಪದ ನಿಜ ಶುದ್ಧಾತ್ಮನ ಭಾವನೆ ಮಾಡುತ್ತಾನೆ ಅವನು ‘ಕಲ’ ಶಬ್ದದಿಂದ ವಾಚ್ಯವಾದಂಥ ಶರೀರವನ್ನ ತ್ಯಜಿಸಿ ಲೋಕಾಗ್ರದಲ್ಲಿ ಸ್ಥಿರನಾಗುತ್ತಾನೆ, ಅದರಿಂದ ಸ್ತುತಿಗೆ ಪಾತ್ರನಿದ್ರಾನೆ. ಅಧವಾ ಯಾವ ಪ್ರಕಾರ ಲೋಕದಲ್ಲಿ ಯಾವನೋ ಓವನು ಧನದಿಂದ ರಹಿತನಾಗುತ್ತ ನಿಂದೆಗೆ ಪಾತ್ರನಾಗುತ್ತಾನೆ ಅದೇ ಪ್ರಕಾರ ಆ ತಪೋಧನನು ಕೂಡ ಶಬ್ದದ ಭಲದಿಂದ ನಿಂದೆಗೆ ಪಾತ್ರನಾಗುತ್ತಾನೆ.

ಈಗ ಸ್ಥಳಸಂಖ್ಯೆಯಿಂದ ಬಾಹ್ಯವಾದ ಕ್ಷೇಪಕ ದೋಹದ ಕಥನ ಮಾಡುತ್ತಾರೆ,-

### ಂಥ - ೪೯-೧

**ಅನ್ವಯಾಧರ :**- [ಸಯಲಹಂ ದೇಹಿಯಹಂ] ಸಮಸ್ತ ಅಜ್ಞಾನಿ ಸಂಸಾರ ಜೀವಗಳಿಗೆ [ಜಾ ಣಿಸಿ] ಯಾವುದು ರಾತ್ರಿಯಿದೆ [ತಹಿಂ] ಆ ರಾತ್ರಿಯಲ್ಲಿ [ಜೋಗ್ಗಿ ಉ] ಯೋಗಿಗಳು [ಜಗ್ಗೀಇ] ಜಗ್ಗೀತರಿರುತ್ತಾರೆ, [ಪ್ರಣಿ] ಮತ್ತು [ತಹಿಂ] ಯಾವುದರಲ್ಲಿ [ಸಯಲು ಜಗು] ಸಂಪೂರ್ಣ ಜಗತ್ತು [ಜಗ್ಗೀ ಇ] ಜಗ್ಗೀತವಿರುತ್ತದೆ [ಸಾ] ಅದನ್ನು [ಣಿಸಿ ಮಣೆವಿ] ರಾತ್ರಿಯಿಂದು ಮನ್ಸಿ ಯೋಗಿಗಳು [ಸುವೇಇ] ಯೋಗ ನಿದ್ರೆಯಲ್ಲಿ ನಿದಿಸುತ್ತಾರೆ.

ಸಕಲದೇಹಿಗಳಿಗಿರುವ ನಿಶೇಯಲಿ ಯೋಗಿಗಳು ಜಾಗ್ಗೀತರಿರುವರು ।

ಸಕಲಜಗಜಗ್ಗೀತವಿರುವುದನು ನಿಶೇಯಿಂದದರಲ್ಲಿ ನಿದಿಸುವರು ॥೪೯-೧

**ಜಾಣ ಮುಪಟ್ಟಣು ಭಾಲು ಸಮು ಕಿತ್ತು ವಿ ಜಾಜಿ ಣ ರಾಲು |  
ಜೇಣ ಲಹೇಸಜಿ ಜಾಣಮಲು ತೇಣ ಜಿ ಅಪ್ಪ-ಸಹಾಲು ||೪೨||**

**ಜ್ಞಾನೀ ಮುಕ್ತಾಫ್ ಭಾವಂ ಶಮಂ ಕ್ಷಾಪಿ ಯಾತಿ ನ ರಾಗಮ್ |  
ಯೇನ ಲಭಿಪ್ಪತಿ ಜ್ಞಾನಮಯಂ ತೇನ ಏವ ಆತ್ಮಸ್ವಭಾವಮ್ ||೪೩||**

**ಜಾಣ ಇತ್ಯಾದಿ | ಜಾಣ ಪರಮಾತ್ಮ ರಾಗಾಧ್ಯಾಸ್ವರಯೋಭೇದಜ್ಞಾನೀ ಮುಪಟ್ಟಣು ಮುಕ್ತಾಫ್ |  
ಕಮ್ | ಭಾಲು ಭಾವಮ್ | ಕಥಂಭೂತಂ ಭಾವಮ್ | ಸಮು ಉಪಶಮಂ ಪಂಚೇಂದ್ರಿಯವಿಷಯಾಭಿಲಾಪರಹಿತಂ  
ವೀತರಾಗಪರಮಾಹಾದಸಹಿತಮ್ | ಕಿತ್ತು ವಿ ಜಾಜಿ ಣ ರಾಲು ತಂ ಪ್ರಾಪೋರ್ಕ್ತಂ ಸಮಭಾವಂ ಮುಕ್ತಾಫ್ ಕ್ಷಾಪಿ  
ಬಹಿವಿಷಯೇ ರಾಗಂ ನ ಯಾತಿ ನ ಗಳ್ಭತಿ | ಕಾಣಾದಿತಿ ಜೇತ್ | ಜೇಣ ಲಹೇಸಜಿ ಯೇನ ಕಾರಣೇನ ಲಭಿಪ್ಪತಿ  
ಭಾವಿಕಾಲೇ ಪ್ರಾಪ್ತತಿ | ಕಮ್ | ಜಾಣಮಲು ಜ್ಞಾನಮಯಂ ಕೇವಲಜ್ಞಾನನಿವ್ಯಾತ್ತಂ ಕೇವಲಜ್ಞಾನಾಂತ-  
ಭೂತ-ತಾಂತರಂಗಣಂ | ತೇಣ ಜಿ ತೇನೈವ ಸಂಭಾವೇನ ಅಪ್ಪ ಸಹಾಲು ನಿದೋಃಪಿರಮಾತ್ಮಸ್ವಭಾವಮಿತಿ |  
ಇದಮತ್ತ ತಾತ್ಪರ್ಯಮ್ | ಜ್ಞಾನೀ ಪ್ರರುಷಃ ಶುದ್ಧಾತ್ಮನುಭೂತಿಲಕ್ಷಣಂ ಸಮಭಾವಂ ವಿಹಾಯ ಬಹಿಭಾವೇ  
ರಾಗಂ ನ ಗಳ್ಭತಿ ಯೇನ ಕಾರಣೇನ ಸಮಭಾವೇನ ವಿನಾ ಶುದ್ಧಾತ್ಮಲಾಭೋ ನ ಭವತಿತಿ ||೪೩||**

**ಭಾವಾರ್ಥ :-** ನಿಜಶುದ್ಧಾತ್ಮನ ಸಂವೇದನದಿಂದ ರಹಿತವಾದ ಸಮಸ್ತ ಸಂಸಾರಿ ಜೇವಗಳಿಗೆ ಒಂದು  
ವೀತರಾಗಪರಮಾನಂದರೂಪ ಸಹಜಶುದ್ಧಾತ್ಮನ ಅವಸ್ಥೆಯು ಮಿಥ್ಯಾತ್ಮ-ರಾಗಾದಿಗಳ ಅಂಥಕಾರದಿಂದ  
ಅವರಿಸಿಕೊಂಡು ರಾತ್ರಿಯನಿಸುತ್ತದೆ, ಆ ಶುದ್ಧಾತ್ಮನ ಅವಸ್ಥೆಯಲ್ಲಂತೂ ಆ ಪರಮಯೋಗಿಗಳಿಗೆ ವೀತರಾಗನಿವಿ-ಕಲ್ಪ  
ಸ್ವಸಂವೇದನಜ್ಞಾನರೂಪದ ರತ್ನದೀವಿಗೆಯ ಪ್ರಕಾಶದಿಂದ ಮಿಥ್ಯಾತ್ಮ-ರಾಗಾದಿಗಳ ವಿಕಲ್ಪಜಾಲರೂಪದ  
ಅಂಥಕಾರವನ್ನು ತೋಡೆದು ಹಾಕಿ ಶುದ್ಧಸರೂಪದಿಂದ ಜಾಗೃತರಿರುತ್ತಾರೆ.

**ಮತ್ತು** ನಿಜಶುದ್ಧಾತ್ಮನ ಪರಿಜ್ಞಾನದಿಂದ ರಹಿತರಾದ ಸಮಸ್ತ ಅಭ್ಯಾಸೀ ಜನರು ಪರಮಾತ್ಮತತ್ವದ  
ಭಾವನೆಯಿಂದ ಪರಾಜ್ಯುಖರಾಗುತ್ತ ಯಾವ ಶುಭಾಶುಭ ಮನ-ವಚನ-ಕಾಯಗಳ ಪರಿಣಾಮದ ವ್ಯಾಪಾರದಲ್ಲಿ  
ಜಾಗೃತರಿರುತ್ತಾರೆ ಅದನ್ನು ಯೋಗಿಗಳು ರಾತ್ರಿಯೆಂದು ಮನ್ನಿಸಿ ಮೂರು ಗುಪ್ತಿಗಳಿಂದ ಗುಪ್ತರಾಗುತ್ತ ವೀತರಾಗ  
ನಿವಿ-ಕಲ್ಪ ಪರಮಸಮಾಧಿರೂಪದ ಯೋಗನಿದ್ರೆಯಲ್ಲಿ ನಿದ್ರೆಹೋಗಿರುತ್ತಾರೆ.

ಬಾಹ್ಯವಿಷಯದಲ್ಲಿನ ಶಯನವನ್ನೇ ಉಪಶಮವೆಂದು ಹೇಳಲಾಗಿದೆಯಂಬುದು ಇಲ್ಲಿನ ತಾತ್ಪರ್ಯಾರ್ಥ.  
ಜ್ಞಾನೀ ಪ್ರರುಷರು ಪರಮವೀತರಾಗರೂಪವಾದ ಸಮಭಾವವನ್ನು ಬಿಂಬಿಕೊಟ್ಟು ಬಾಹ್ಯವಿಷಯಗಳಲ್ಲಿ  
ರಾಗ ಮಾಡುವುದಲ್ಲಿವೆಂಬುದನ್ನು ಈಗ ದರ್ಶಿಸುತ್ತಾರೆ.

### ಗಾಥ - ೪೪

**ಅನ್ನಯಾರ್ಥ :-** [ಜಾಣಿ] ಭೇದಜ್ಞಾನಿಗಳು [ಸಮು ಭಾಲು ಮುಪಟ್ಟಣು] ಉಪಶಮಭಾವವನ್ನು  
ಬಿಂಬಿ [ಕಿತ್ತು ವಿ] ಯಾವುದೇ ಬಾಹ್ಯವಿಷಯದಲ್ಲಿ [ರಾಲು ಣ ಜಾಜಿ] ರಾಗವನ್ನು ಮಾಡುವುದಲ್ಲಿ [ಜೇಣ]  
ಅದರಿಂದ ಅವರು [ತೇಣ ಜಿ] ಆ ಸಮಭಾವದಿಂದಲೇ [ಜಾಣಮಲು ಅಪ್ಪ-ಸಹಾಲು] ಜ್ಞಾನಮಯವಾದ  
ಆತ್ಮಸ್ವಭಾವವನ್ನು [ಲಹೇಸಜಿ] ಪಡೆಯುತ್ತಾರೆ.

**ಜ್ಞಾನ ಉಪಶಮಭಾವಬಿಂಬಿ ಬೇರಾವ ರಾಗ ಮಾಡಲಾರನು |  
ತಾನದರಿಂದಜ್ಞಾನಮಯ ಆತ್ಮಸ್ವಭಾವವನು ಪಡೆಯುವನು ||೪೪||**

ಅಥ ಜ್ಞಾನೀ ಕಮಪ್ಯಾನ್ಯಂ ನ ಭಣತಿ ನ ಪ್ರೇರಯತಿ ನ ಸ್ತುತಿ ನ ನಿಂದತೀತಿ ಪ್ರತಿಪಾದಯತಿ-

ಭಣಿಂ ಭಣಾವಹ ಣವಿ ಘಣಿಂ ಣಿದಹ ಣಾಣಿ ಣ ಕೋಣಿ ।

ಸಿದ್ಧಿ ಹಿ ಕಾರಣಿ ಭಾಲು ಸಮು ಜಾಗಾಂತಲು ಪರ ಸೋಣಿ ॥೪೮॥

ಭಣತಿ ಭಾಣಯತಿ ಸ್ವೇವ ಸ್ತುತಿ ನಿಂದತಿ ಜ್ಞಾನೀ ನ ಕಮಪಿ ।

ಸಿದ್ಧಿಃ ಕಾರಣಂ ಭಾವ ಸಮಂ ಜಾನನ್ ಪರಂ ತಮೇವ ॥೪೯॥

ಭಣಿಂ ಇತ್ಯಾದಿ । ಭಣಿಂ ಭಣತಿ ಸ್ವೇವ ಭಣಾವಣಿ ಸ್ವೇವಾನ್ಯಂ ಭಾಣಯತಿ ಣ ಭಣಾಂತಂ ಪ್ರೇರಯತಿ ಣವಿ ಘಣಿಂ ಸ್ವೇವ ಸ್ತುತಿ ಣಿಂದಜಿ ಣಾಣಿ ಣ ಕೋಣಿ ನಿಂದತಿ ಜ್ಞಾನೀ ನ ಕಮಪಿ । ಈಂ ಕುವರ್ನ್ ಸನ್ । ಸಿದ್ಧಿ ಹಿಂ ಕಾರಣಿ ಭಾಲು ಸಮು ಜಾಗಾಂತಲು ಪರ ಸೋಣಿ ಜಾನನ್ । ಕರ್ಮ । ಪರಂ ಭಾವಂ ಪರಿಣಾಮವರ್ । ಕಥಂಭಾತಮ್ । ಸಮು ಸಮಂ ರಾಗದ್ವೈಪರಹಿತಮ್ । ಪುನರಪಿ ಕಥಂಭಾತಂ ಕಾರಣಮ್ । ಕಸ್ಯಾಃ । ಸಿದ್ಧಿಃ ಪರಂ ನಿಯಮೇನ ಸೋಣಿ ತಮೇವ ಸಿದ್ಧಿ ಕಾರಣಂ ಪರಿಣಾಮಮಿತಿ । ಇದಮತ್ತ ತಾತ್ಪರ್ಯಮ್ । ಪರಮೋಪೇಕ್ಷಾಸಂಯಮಭಾವನಾರೂಪಂ ವಿಶುದ್ಧಜ್ಞಾನದರ್ಶನಿಜಶುದ್ಧತ್ವತ್ತತ್ ಸ್ವಮ್ಯಕೌಶಿದ್ಧಜ್ಞಾನಾನುಭಾತಿ-ಲಕ್ಷಣಂ ಸಾಕ್ಷಾತ್ಸಿದ್ಧಿಕಾರಣಂ ಕಾರಣಸಮಯಸಾರಂ ಜಾನನ್ ಶ್ರಿಗುಪ್ರಾಪ್ತಾಯಾಂ ಅನುಭವನ್ ಸನ್ ಭೇದಜ್ಞಾನೀ ಪುರುಷಃ ಪರಂ ಪ್ರಾಣಿನಂ ನ ಭಣತಿ ನ ಪ್ರೇರಯತಿ ನ ಸ್ತುತಿ ನ ಚ ನಿಂದತೀತಿ ॥೪೯॥

**ಭಾವಾಧರ್ :** - ಪರಮಾತ್ಮ ಮತ್ತು ರಾಗಾದಿಗಳ ಆಶ್ರಯದ ಭೇದಜ್ಞಾನಿಗಳು ಪಂಚೇಂದ್ರಿಯವಿಷಯದ ಅಭಿಲಾಷೆಯಿಂದ ರಹಿತ ಮತ್ತು ಏತರಾಗ ಪರಮ ಆಹಾದಸಹಿತವಾದ ಉಪಶಮಭಾವವನ್ನು ಬಿಟ್ಟುಕೊಟ್ಟು - ಆ ಪೂರ್ವೋಕ್ತ ಸಮಭಾವವನ್ನು ಬಿಟ್ಟುಕೊಟ್ಟು ಯಾವುದೇ ಬಾಹ್ಯವಿಷಯದಲ್ಲಿ ರಾಗವನ್ನು ಮಾಡುವುದಿಲ್ಲ, ಆದುದರಿಂದ ಆ ಸಮಭಾವದಿಂದಲೇ ಜ್ಞಾನಸಮಯವಾದ ಎಂದರೆ ಯಾವ ಕೇವಲಜ್ಞಾನದಲ್ಲಿ ಅನಂತ ಗುಣಗಳು ಅಂತಭೂತವಿವೆ ಅಂಥ ಕೇವಲಜ್ಞಾನದಿಂದ ರಚನೆಗೊಂಡ ನಿರ್ದೋಷ ಪರಮಾತ್ಮನ ಸ್ವಭಾವವನ್ನು ಭವಿಷ್ಯದಲ್ಲಿ ವಡೆಯುವರು.

ಜ್ಞಾನೀ ಪುರುಷರು ಶುದ್ಧತ್ವನ ಅನುಭಾತಿಸ್ವರೂಪವಾದ ಸಮಭಾವವನ್ನು ಬಿಟ್ಟು ಬಾಹ್ಯಭಾವಗಳಲ್ಲಿ ರಾಗಿಗಳಾಗುವುದಿಲ್ಲ, ಏಕೆಂದರೆ ಸಮಭಾವವಿಲ್ಲದೆ ಶುದ್ಧತ್ವನ ಪ್ರಾಪ್ತಿಯಾಗುವುದಿಲ್ಲ.

ಜ್ಞಾನೀ ಪುರುಷರು ಬೇರೆ ಯಾರಿಂದ ಏನನ್ನೂ ಕಲಿಯುವುದಿಲ್ಲ ಮತ್ತು ಇತರರನ್ನ ಪ್ರೇರೇಸಿಸುವುದಿಲ್ಲ (ಕಲಿಸುವುದಿಲ್ಲ) ಯಾರದೇ ಸ್ತುತಿ ಅಥವಾ ನಿಂದ ಮಾಡುವುದಿಲ್ಲವೆಂದು ಈಗ ಹೇಳುತ್ತಾರೆ,-

### ಗಾಢ - ೪೯

**ಅನ್ವಯಾಧರ್ :** - [ಸೋಣಿ ಸಮು ಭಾಲು] ಅದೇ ಒಂದು ರಾಗ-ದ್ವೈಪರಗಳಲ್ಲದ ಸಮತೆಯ ಪರಿಣಾಮವನ್ನು [ಪರ] ನಿಶ್ಚಯದಿಂದ [ಸಿದ್ಧಿಹಿಂ ಕಾರಣಿ ಜಾಗಾಂತಲು] ಮೋಕ್ಷದ ಕಾರಣವೆಂದು ತಿಳಿದುಕೊಳ್ಳುತ್ತ

ಏನನು ಓದನು ಓದಿಸನು ಮೇಣಾರ ಸ್ತುತಿ-ನಿಂದ ಮಾಡನು ।

ಜ್ಞಾನ ಸಮಭಾವವನೊಂದ ಮೋಕ್ಷದ ಕಾರಣವೆಂದು ತಿಳಿಯುವನು ॥೪೯॥

ಅಥ ಬಾಹ್ಯಾಭ್ಯಂತರಪರಿಗ್ರಹೇಷಾಪಂಚೀಂದಿಯವಿಷಯಭೋಗಾಕಾಂಕ್ಷಾದೇಹಮೂಳ್ಳಾವ್ತಾದಿ-ಸಂಕಲ್ಪವಿಕಲ್ಪರಹಿತೇನ ನಿಜಶುದ್ಧಾತ್ಮಾನೇನ ಯೋಽಸೌ ನಿಜಶುದ್ಧಾತ್ಮಾನಂ ಜಾನಾತಿ ಸ ಪರಿಗ್ರಹವಿಷಯದೇಹ-ವ್ತಾವ್ತತೇಮು ರಾಗದ್ವೇಷೌ ನ ಕರೋತೀತಿ ಚತುಃಕಲಂ ಪ್ರಕಟಯತಿ-

**ಗಂಧಹ ಉಪ್ಪರಿ ಪರಮ-ಮುಣಿ ದೇಸು ವಿ ಕರಜ್ ಇ ರಾಣಿ ।**

**ಗಂಧಹ ಜೀಣ ವಿಯಾಣಿಯಲು ಭಿಣ್ಣಲು ಅಪ್ಪ-ಸಹಾಲು ॥೪೮॥**

**ಗ್ರಂಥಸ್ಯ ಉಪರಿ ಪರಮಮುನಿಃ ದ್ವೈಷಮಷಿ ಕರೋತಿ ನ ರಾಗಮ್ ।**

**ಗ್ರಂಥಾದ್ ಯೀನ ವಿಜ್ಞಾತಃ ಭಿನ್ನಃ ಆತ್ಮಸ್ವಭಾವಃ ॥೪೯॥**

ಗಂಧಹಂ ಇತ್ಯಾದಿ । ಗಂಧಹಂ ಉಪ್ಪರಿ ಗ್ರಂಥಸ್ಯ ಬಾಹ್ಯಾಭ್ಯಂತರಪರಿಗ್ರಹಸೌಪರಿ ಅಥವಾ ಗ್ರಂಥ ರಚನಾರೂಪಶಾಸ್ತ್ರಸೌಪರಿ ಪರಮಮುಣಿ ಪರಮತಪಸ್ಸೀ ದೇಸು ವಿ ಕರಜ್ ಇ ದ್ವೈಷಮಷಿ ನ ಕರೋತಿ ನ ರಾಣಿ ರಾಗಮಷಿ । ಯೀನ ತಪೋಧನೇನ ಕಿಂ ಕೃತಮ್ । ಗಂಧಹಂ ಜೀಣ ವಿಯಾಣಿಯಲು ಭಿನ್ನ ಉ ಅಪ್ಪಸಹಾಲು

[ಜಾಣಿ] ಜ್ಞಾನಿಗಳು [ಣಾವಿ ಕೋಇ ಭಣಿಇ ಭಜಾವಹ] ಯಾರಿಂದಲೂ ಕಲಿಯುವುದಿಲ್ಲ ಮತ್ತು ಇತರರಿಗೆ ಕಲಿಸುವುದಿಲ್ಲ [ಇ ಘುಣಿಇ ಣಿಂದಹ] ಮತ್ತು ಯಾರದೂ ಸ್ತುತಿ ಅಥವಾ ನಿಂದ ಮಾಡುವುದಿಲ್ಲ.

**ಭಾವಾಧರ್ : -** ಪರಮ ಉಪೇಕ್ಷಾವಂಯಮದ ಭಾವನಾರೂಪ ವಿಶುದ್ಧ ಜ್ಞಾನದರ್ಶನವುಳ್ಳ ನಿಜಶುದ್ಧಾತ್ಮ ತತ್ತ್ವದ ಸಮ್ಯಕ್ಶಾರ್ಥದ್, ಸಮ್ಯಗ್ಂಜಾನ ಮತ್ತು ಸಮ್ಯಕ್ಶಾಲನಾತ್ಮಿಯು ಸರೂಪವಿರುವಂಥ ಪ್ರತ್ಯೇಕ ಮೋಕ್ಷದ ಕಾರಣರೂಪವಾದಕಾರಣಸಮಯಸಾರವನ್ನು ತಿಳಿದುಕೊಳ್ಳುತ್ತ, ಶ್ರಿಗುಪ್ತಿಗಳಿಂದ ಗುಪ್ತವಾದ ಅವಸ್ಥೆಯಲ್ಲಿ ಅನುಭವಿಸುತ್ತ ಭೇದಜ್ಞಾನಿಯಾದ ಪುರುಷನು ಇತರ ಪ್ರಾಣಿಗಳಿಂದ ಕಲಿಯುವುದಿಲ್ಲ ಮತ್ತು ಇತರ ಪ್ರಾಣಿಗಳಿಗೆ ಪ್ರೇರಿಷಿಸುವುದಿಲ್ಲ ಎಂದರೆ ಕಲಿಸುವುದಿಲ್ಲ. ಯಾರದೂ ಸ್ತುತಿ ಮಾಡುವುದಿಲ್ಲ ಅಥವಾ ಯಾರದೂ ನಿಂದ ಮಾಡುವುದಿಲ್ಲ.

ಬಾಹ್ಯಾಭ್ಯಂತರ ಪರಿಗ್ರಹದ ಇಚ್ಛೆ, ಪಂಚೀಂದ್ರಿಯ ವಿಷಯಗಳನ್ನು ಭೋಗಿಸುವ ಅಭಿಲಾಷೆ, ದೇಹದ ಮೂರ್ಖೀ ಮತ್ತು ವ್ರತ-ಅವ್ಯತಾದಿಗಳ ಸಂಕಲ್ಪ-ವಿಕಲ್ಪಗಳಿಂದ ರಹಿತನಾದಂಥ ನಿಜಶುದ್ಧಾತ್ಮನಾದಿಂದ ನಿಜ ಶುದ್ಧಾತ್ಮನನ್ನು ತಿಳಿದುಕೊಂಡವನು ಪರಿಗ್ರಹ, ವಿಷಯಗಳು, ದೇಹ ಹಾಗೂ ವ್ರತ-ಅವ್ಯತೆಗಳಲ್ಲಿ ರಾಗ-ದ್ವೈ ಮಾಡುವುದಿಲ್ಲವೆಂದು ಈಗ ನಾಲ್ಕು ಸೂತ್ರಗಳಿಂದ ಪ್ರಕಟಮಾಡುತ್ತಾರೆ,-

### ಗಾಢ - ೪೯

**ಅನ್ನಯಾಧರ್ : -**[ಜೀಣ ] ಯಾವ ತಪೋಧನನು [ಗಂಧಹಂ ಭಿಣ್ಣ ಉ] ಗ್ರಂಥದಿಂದ (ಪರಿಗ್ರಹದಿಂದ) ಬೇರೆಯಾದ [ಅಪ್ಪಸಹಾಲು] ಆತ್ಮಸ್ವಭಾವವನ್ನು [ವಿಯಾಣಿಯಲು] ತಿಳಿದುಕೊಂಡಿದ್ದನೆ, [ಪರಮ-ಮುಣಿ] ಆ ಪರಮ ತಪಸ್ಸಿಯು [ಗಂಧಹಂ ಉಪ್ಪರಿ] ಬಾಹ್ಯ ಮತ್ತು ಅಭ್ಯಂತರ ಪರಿಗ್ರಹದ ಮೇಲೆ ಇಲ್ಲವೇ ಗ್ರಂಥರಚನಾರೂಪವಾದ ಶಾಸ್ತ್ರದ ಮೇಲೆ [ರಾಣಿ ದೇಸು] ರಾಗ ಮತ್ತು ದ್ವೈಷವನ್ನು [ಇ ಕರಜ್] ಮಾಡುವುದಿಲ್ಲ.

**ಗ್ರಂಥದ ಮೇಲೆ ಪರಮಮುನಿ ರಾಗ-ದ್ವೈಗಳ ಮಾಡುವುದಿಲ್ಲ ।**

**ಗ್ರಂಥದಿಂ ಭಿನ್ನವಾದಾತ್ಮ ಸ್ವಭಾವವನವನು ತಿಳಿದಿರುವನು ॥೪೯॥**

ಗ್ರಂಥಾತ್ಮಕಾಶಾಧ್ಯೇನ ವಿಜ್ಞಾತೋ ಭಿನ್ನ ಆತ್ಮಸ್ವಭಾವ ಇತಿ । ತದ್ವಧಾ । ಮಿಥ್ಯಾತ್ಮಂ, ಸ್ತುತಿದೇದಕಾಂಕ್ಷಾರೂಪ-  
ವೇದತ್ರಯಂ, ಹಾಸ್ಯರತ್ಯರತಿಶೋಚಭಯಜಗುವಾರೂಪಂ ನೋಕವಾಯವಟ್ಟಂ, ಕೊಽಧಮಾನಮಾಯಾಲೋಭ-  
ರೂಪಂ ಕಷಾಯಾ ಚತುಷ್ಪಾಯಂ ಚೀತಿ ಚತುರ್ವಾಭ್ಯಂತರಪರಿಗ್ರಹಾಃ, ಕ್ಷೇತ್ರವಾಸ್ತುಹಿರಣ್ಯಸುವರ್ಣಾಧನಧಾನ್ಯ-  
ದಾಸೀದಾಸಕುಪ್ಯಭಾಂಡರೂಪಾ ಬಾಹ್ಯಪರಿಗ್ರಹಾಃ ಇತ್ಥಂಭೂತಾನ್ ಬಾಹ್ಯಭ್ಯಂತರಪರಿಗ್ರಹಾನ್ ಜಗತ್ಯೇ  
ಕಾಲತ್ರಯೇತಪಿ ವುನೋವಚನಕಾಯ್ಯಃ ಕೃತಕಾರಿತಾನುಮತೈಶ್ಚ ತ್ಯಕ್ತಾಪ್ರಾಶಾಧಾತ್ಮೋಪಲಂಭಲಕ್ಷಣೇ  
ವೀತರಾಗನಿವಿಕಲ್ಪಸಮಾಧಾ ಸ್ಥಿತಾಂಚ ಯೋ ಬಾಹ್ಯಭ್ಯಂತರಪರಿಗ್ರಹಾದಿನ್ಧಮಾತ್ಮಾನಂ ಜಾನಾತಿ ಸ  
ಪರಿಗ್ರಹಸ್ಮೋಪರಿ ರಾಗದ್ವೇಷಾಂ ನ ಕರೋತಿ ॥ ॥ ಅತ್ಯೇದಂ ವ್ಯಾಖ್ಯಾನಂ ಏವ ಗುಣವಿಶಿಷ್ಟನಿಗ್ರಂಥಸ್ಯೇವ  
ಶೋಭತೇ ನ ಚ ಸಪರಿಗ್ರಹಸ್ಯೇತಿ ತಾತ್ಪರ್ಯಾಧಃ ॥೪೮॥

ಅಥ-

ವಿಸಯಹ ಉಪ್ಪರಿ ಪರಮ-ಮುಖ ದೇಸು ವಿ ಕರಣ ಇ ರಾಣ ।  
ವಿಸಯಹ ಜೇಣ ವಿಯಾಣಿಯಲು ಭಿಣ್ಣಲು ಅಪ್ಪ-ಸಹಾಲು ॥೫೦॥

**ಭಾವಾಧಾರ್ತ :**- ಮಿಥ್ಯಾತ್ಮ, ಸ್ತೀಯಾದಿಕರನ್ನ ಭೋಗಿಸುವ ಕಾಂಕ್ಷಾರೂಪದ ಮೂರು ವೇದಗಳು,  
ಹಾಸ್ಯ, ಅರತಿ, ರತಿ, ಶೋಕ, ಭಯ, ಜಗುವಾರೂಪದ ಆರು ನೋಕವಾಯಗಳು, ಮತ್ತು ಕೊಽಧ, ಮಾನ,  
ಮಾಯ, ಲೋಭರೂಪದ ನಾಲ್ಕು ಕಷಾಯಗಳು ಈ ಹದಿನಾಲ್ಕು ಅಭ್ಯಂತರ ಪರಿಗ್ರಹಗಳು ಮತ್ತು ಕ್ಷೇತ್ರ,  
ವಾಸ್ತು, ಬೆಳ್ಳಿ, ಚಿನ್ನ, ಧನ, ಧಾನ್ಯ, ದಾಸ, ದಾಸಿ, ಕುಪ್ಯ, ಪಾತ್ರೆಗಳ ರೂಪದ ಹತ್ತು ಬಾಹ್ಯಪರಿಗ್ರಹಗಳು-  
ಹಿಗೆ ಈ ಇಪ್ಪತ್ತನಾಲ್ಕು ಬಾಹ್ಯಭ್ಯಂತರ ಪರಿಗ್ರಹಗಳನ್ನ ಮೂರುಬೋಕ ಮತ್ತು ಮೂರು ಕಾಲಗಳಲ್ಲಿ  
ಮನ-ಮಚನ-ಕಾಯಗಳಿಂದ ಮಾಡುವುದು, ಮಾಡಿಸುವುದು ಮತ್ತು ಅನುಮೋದನ ಕೊಡುವುದನ್ನ ಬಿಟ್ಟಕೊಟ್ಟು  
ಅದರಂತೆ ಶುದ್ಧಾತ್ಮನ ಪ್ರಾಪ್ತಿಯ ಲಕ್ಷಣವಿರುವಂಥ ವೀತರಾಗ ನಿವಿಕಲ್ಪಸಮಾಧಿಯಲ್ಲಿ ಸ್ಥಿರವಿದ್ದಕೊಂಡು  
ಯಾರು ಬಾಹ್ಯಭ್ಯಂತರ ಪರಿಗ್ರಹಗಳಿಂದ ಭಿನ್ನರಾಗಿ ತಮ್ಮ ಆತ್ಮನನ್ನ ತಿಳಿದುಕೊಳ್ಳತ್ತಾರೆ ಅವರು ಪರಿಗ್ರಹಗಳ  
ಮೇಲೆ ರಾಗ-ದ್ವೇಷ ಮಾಡುವುದಿಲ್ಲ.

ಇಂಥ ಗುಣವಿಶಿಷ್ಟನಾದ ನಿಗ್ರಂಥನಿಗೇ (ನಿಗ್ರಂಥ ಮುನಿರಾಜನಿಗೆ) ಈ ಕಥನವು ಶೋಭಿಸುತ್ತದೆ,  
ಆದರೆ ಪರಿಗ್ರಹಧಾರಕಿಗೆ ಇದು ಶೋಭಿಸುವುದಿಲ್ಲವೆಂಬುದು ಇಲ್ಲಿನ ತಾತ್ಪರ್ಯಾಧಃವಿದೆ.

ಈಗ ಮತ್ತೆ ಪರಮಮುನಿಗಳು ವಿಷಯಗಳ ಮೇಲೆ ರಾಗ-ದ್ವೇಷ ಮಾಡುವುದಿಲ್ಲವೆಂದು ಹೇಳುತ್ತಾರೆ,-

**ಗಾಥ - ೫೦**

**ಅನ್ವಯಾಧರ್ತ :**-[ಜೇಣ] ಯಾವಮಹಾಮುನಿಗಳು [ಅಪ್ಪ-ಸಹಾಲು] ಆತ್ಮಸ್ವಭಾವವನ್ನು [ವಿಸಯಹಂ]  
ಸ್ವರ್ತ ಮೊದಲಾದ ಇದು ಇಂದ್ರಿಯ ವಿಷಯಗಳಿಂದ [ಭಿಣ್ಣಲು ವಿಯಾಣಿಯಲು] ಬೇರೆಯಾಗಿ ತಿಳಿದುಕೊಂಡಿ  
ದ್ವಾರೆ [ಪರಮ-ಮುಖೇ] ಆ ಮಹಾಮುನಿಗಳು [ವಿಸಯಹಂ ಉಪ್ಪರಿ] ವಿಷಯಗಳ ಮೇಲೆ [ರಾಣ ದೇಸು  
ವಿ] ರಾಗ ಮತ್ತು ದ್ವೇಷವನ್ನು [ಇ ಕರಣ] ಮಾಡುವುದಿಲ್ಲ, ಅವರು ವೀತರಾಗ ಭಾವದಲ್ಲಿಯೇ ಲೇನರಿರುತ್ತಾರೆ.

ವಿಷಯಗಳ ಮೇಲೆ ಪರಮಮುನಿ ರಾಗ-ದ್ವೇಷಗಳ ಮಾಡುವುದಿಲ್ಲ ।  
ವಿಷಯಗಳಿಂದಾತ್ಮ ಸ್ವಭಾವವನು ಭಿನ್ನವಾಗಿ ತಿಳಿದಿರುವನು ॥೫೦॥

ವಿಷಯಾಜಾಂ ಉಪರಿ ಪರಮಮುನಿಃ ದ್ವೈಪರಮಪಿ ಕರೋತಿ ನ ರಾಗಮ್ |  
ವಿಷಯೀಭ್ಯಃ ಯೇನ ವಿಜ್ಞಾತಃ ಭಿನ್ನಃ ಆತ್ಮಸಭಾವಃ ||೫೦||

ವಿಷಯಹಂ ಇತ್ಯಾದಿ । ವಿಷಯಹಂ ಉಪರಿ ವಿಷಯಾಜಾಂ ಮುಪರಿ ಪರಮಮುನಿಃ ಪರಮಮುನಿಃ ದೇಸು ವಿ ಕರಣ ಇ ರಾಲು ದ್ವೈಪರಮಪಿ ನಾಪಿ ಕರೋತಿ ನ ಚ ರಾಗಮ್ | ಯೇನ ಕಿಂ ಕೃತಮ್ | ವಿಷಯಹಂ ಜೀಣ ವಿಯಾಣಿಯಲು ವಿಷಯೀಭ್ಯೋ ಯೇನ ವಿಜ್ಞಾತಃ ಕೋರಸೌ ವಿಜ್ಞಾತಃ । ಭಿಣ್ಣಲು ಅಪ್ರಸಹಾಲು ಆತ್ಮಸಭಾವಃ । ಕಥಂಭೂತೋ ಭಿನ್ನ ಇತಿ । ತಥಾ ಚ ದ್ವಯೇಂದ್ರಿಯಾಣಿ ಭಾವೇಂದ್ರಿಯಾಣಿ ದ್ವಯೇಂದ್ರಿಯಭಾವೇಂದ್ರಿಯ-ಗ್ರಾಹಾನ್ ವಿಷಯಾಂಶ್ಚ ದೃಷ್ಟಿ-ಶ್ರುತಾನುಭೂತಾನ್ ಜಗತ್ಯಯೇ ಕಾಲತ್ತಯೇರಪಿ ಮನೋಪಕಣಕಾಯ್ಯಃ ಕೃತಕಾರಿತಾನುಮತ್ಯೇಶ್ವರಕ್ಕಾಽನಿಜಶುದ್ಧಾತ್ಮಭಾವನಾಸಮುತ್ಸುವೀತರಾಗಪರಮಾನಂದ್ಯೈ ಕರೂಪಸುಖಾಮೃತರಸಾ-ಸ್ವಾದೇನ ತೃಪ್ತೋ ಭೂತಾತ್ಮ ಯೋ ವಿಷಯೀಭ್ಯೋ ಭಿನ್ನಂ ಶುದ್ಧಾತ್ಮಾನಮನುಭವತಿ ಸ ಮನಿಪಂಚೇಂದ್ರಿಯ-ವಿಷಯೀಷು ರಾಗದ್ವೈಷಾ ನ ಕರೋತಿ । ಅತ್ಯ ಯಃ ಪಂಚೇಂದ್ರಿಯವಿಷಯಸುಖಾನಿವತ್ಸರ್ವಃ ಸ್ವಶುದ್ಧಾತ್ಮಸುಖೀ ತೃಪ್ತೋ ಭವತಿ ತಸ್ಯೇವೇದಂ ವ್ಯಾಖ್ಯಾನಂ ಶೋಭತೇ ನ ಚ ವಿಷಯಾಸಕ್ತಸ್ಯೇತಿ ಭಾವಾಧರಃ ||೫೦||

ಅಥ-

ದೇಹಹ ಉಪರಿ ಪರಮ-ಮುನಿಃ ದೇಸು ವಿ ಕರಣ ಇ ರಾಲು ।  
ದೇಹಹ ಜೀಣ ವಿಯಾಣಿಯಲು ಭಿಣ್ಣಲು ಅಪ್ರಸಹಾಲು ||೫೧||

**ಭಾವಾಧರ :**- ದ್ವಯೇಂದ್ರಿಯ ಹಾಗೂ ಭಾವೇಂದ್ರಿಯಗಳನ್ನು ಮತ್ತು ದ್ವಯೇಂದ್ರಿಯ ಹಾಗೂ ಭಾವೇಂದ್ರಿಯಗಳಿಂದ ಗ್ರಾಹ್ಯವಾದಂಥ ಸೋಡಿದ, ಕೇಳಿದ, ಅನುಭವಿಸಿದ ವಿಷಯಗಳನ್ನು ಮೂರುಲೋಕ ಮತ್ತು ಮೂರು ಕಾಲದಲ್ಲಿ ಮನ-ವಚನ-ಕಾಯಗಳಿಂದ ಹಾಗೂ ಕೃತ-ಕಾರಿತ-ಅನುಮೋದನದಿಂದ ಬಿಂಬಿಕೊಟ್ಟು ನಿಜಶುದ್ಧಾತ್ಮನ ಭಾವನೆಯಿಂದ ಉತ್ಸುವಾದ ಒಂದು ವೀತರಾಗ ಪರಮಾನಂದವು ರೂಪವಿರುವಂಥ ಸುಖಾಮೃತದ ರಸಾಸ್ವಾದದಿಂದ ತೃಪ್ತನಾಗಿ ಯಾವನು ವಿಷಯಗಳಿಂದ ಭಿನ್ನನಾದ ಶುದ್ಧಾತ್ಮನನ್ನು ಅನುಭವಿಸುತ್ತಾನೆ ಆ ಮನಿಯ ಪಂಚೇಂದ್ರಿಯ ವಿಷಯಗಳಲ್ಲಿ ರಾಗ-ದ್ವೈಪರಮಪಿನ್ನು ಮಾಡುವುದಿಲ್ಲ.

ಯಾರು ಪಂಚೇಂದ್ರಿಯಗಳ ವಿಷಯ ಸುಖವನ್ನು ನಿವಶಿಸಿ ತಮ್ಮ ಶುದ್ಧಾತ್ಮನ ಸುಖದಲ್ಲಿ ತೃಪ್ತರಿದ್ದಾರೆ ಅವರಿಗೆ ಈ ವ್ಯಾಖ್ಯಾನವು ಶೋಭಿಸುತ್ತದೆ, ಆದರೆ ವಿಷಯಗಳಲ್ಲಿ ಆಸಕ್ತರಿರುವವರಿಗೆ ಈ ಕಥನವು ಶೋಭಿಸುವುದಿಲ್ಲವೆಂಬುದು ಇಲ್ಲಿನ ಭಾವಾಧರವಿದೆ.

ಈಗ ಮತ್ತೆ ಪರಮಮುನಿಗಳು ದೇಹದ ಮೇಲೆ ಕೂಡ ರಾಗ-ದ್ವೈಪ ಮಾಡುವುದಿಲ್ಲವೆಂಬುದನ್ನು ಹೇಳುತ್ತಾರೆ,-

ದೇಹದ ಮೇಲೆ ಪರಮ ಮುನಿ ರಾಗ-ದ್ವೈಪಗಳ ಮಾಡುವುದಿಲ್ಲ ।  
ದೇಹದಿಂ ಭಿನ್ನವಾದಾತ್ಮ ಸಭಾವವನವನು ತಿಳಿದಿರುವನು ||೫೧||

ದೇಹಸ್ಯ ಉಪರಿ ಪರಮಮುನಿಃ ದ್ವೇಷಮಪಿ ಕರೋತಿ ನ ರಾಗಮ್ ।  
ದೇಹಾದ್ ಯೇನ ವಿಜ್ಞಾತಃ ಭಿನ್ನಃ ಆತ್ಮಸ್ಥಭಾವಃ ॥೫೧॥

ದೇಹಹಂ ಇತ್ಯಾದಿ । ದೇಹಹಂ ಉಪ್ಪರಿ ದೇಹಸ್ಯೋಪರಿ ಪರಮಮುಣಿ ಪರಮಮುನಿಃ ದೇಸು ಏ ಕರಣ ಇ ರಾಲು ದ್ವೇಷಮಪಿ ನ ಕರೋತಿ ನ ರಾಗಮ್ । ಯೇನ ಕಿಂ ಕೃತಮ್ । ದೇಹಹಂ ಜೀಣ ವಿಯಾಣಿಯಲು ದೇಹಾತ್ಸಾಖಾಧ್ಯೇನ ವಿಜ್ಞಾತಃ । ಕೋಟಸ್ । ಭಿಣ್ಣಿಲು ಅಪ್ಪಸಹಾಲು ಆತ್ಮಸ್ಥಭಾವಃ । ಕಥಂಭೂತೋ ವಿಜ್ಞಾತಃ । ತಸ್ಯಾದ್ವೇಹಾಧಿನ್ ಇತಿ । ತಥಾಹಿ-‘ಸಪರಂ ಬಾಧಾಕ್ಷಿಧಂ ವಿಭೈಣಂ ಬಂಧಕಾರಣಂ ವಿಸಮಂ । ಜಂ ಇಂದಿಪಹಿಂ ಲಧಂ ತಂ ಸುಕ್ಷಂ ದುಕ್ಷಮೇವ ತಹಾ॥’ ಇತಿ ಗಾಥಾಕ್ಧಿತಲಕ್ಷಣಂ ದೃಷ್ಟಶ್ರುತಾನುಭೂತಂ ಯದ್ವೇಹಜನಿತಸುಖಂ ತಜ್ಜಗತ್ಯಯೇ ಕಾಲತ್ರಯೇಕಪಿ ಮನೋವಚನಕಾಯ್ಯಃ ಕೃತಕಾರಿತಾನುಮತ್ಯೈಶ್ಚ ತ್ಯಕ್ತಾಂ ವೀತರಾಗ-ನಿವಿಕಲ್ಪ ಸಮಾಧಿಬಲೇನ ಹಾರಮಾಧಿಕಾನಾಕುಲಕ್ಷಣಸುಖಪರಿಣತೇ ನಿಜಪರಮಾತ್ಮನಿ ಸ್ಥಿತಾಂ ಚ ಯ ಏವ ದೇಹಾಧಿನ್ ಸ್ಥಶ್ವದಾತ್ಮಾನಂ ಜಾನಾತಿ ಸ ಏವ ದೇಹಸ್ಯೋಪರಿ ರಾಗದ್ವೇಷಾಂ ನ ಕರೋತಿ । ಅತ್ಯ ಯ ಏವ ಸರ್ವ-ಕಾರೇಣ ದೇಹಮಮತ್ಯಂ ತ್ಯಕ್ತಾಂ ದೇಹಸುಖಂ ನಾನುಭವತಿ ತಸ್ಯೇವೇದಂ ವ್ಯಾಖ್ಯಾನಂ ಶೋಭತೇ ನಾಪರಸ್ಯೇತಿ ತಾತ್ಪರ್ಯಾರ್ಥಃ ॥೫೧॥

ಅಂಥ -

### ಗಾಂಥ - ೫೧

**ಅನ್ವಯಾರ್ಥ :** - [ಜೀಣ] ಯಾವ ಪರಮಮುನಿಗಳು [ದೇಹಹಂ ಭಿಣ್ಣಿಲು ಅಪ್ಪ-ಸಹಾಲು] ದೇಹದಿಂದ ಭಿನ್ನವಾದ ಆತ್ಮಸ್ಥಭಾವವನ್ನು [ವಿಯಾಣಿಯಲು] ತಿಳಿದುಕೊಂಡಿದ್ದಾರೆ [ಪರಮ-ಮುಣಿ] ಆ ಪರಮ ಮುನಿಗಳು [ದೇಹಹಂ ಉಪ್ಪರಿ] ಮನುಷ್ಯ ಮೊದಲಾದವರ ಶರೀರದ ಮೇಲೆ [ರಾಲು ದೇಸು ಏ] ರಾಗ ಮತ್ತು ದ್ವೇಷವನ್ನು [ಇ ಕರಣ] ಮಾಡುವುದಿಲ್ಲ.

**ಭಾವಾರ್ಥ :** - ಶ್ರೀಪ್ರವಚನಸಾರದ ೧೯ ನೇ ಗಾಢೆಯಲ್ಲಿ ಕೂಡ ಹೇಳಿದ್ದಾರೆ-‘ಯಾವುದು ಇಂದಿಯಗಳಿಂದ ಪ್ರಾಪ್ತವಾಗುತ್ತದೆ ಆ ಸುಖವು ಪರಂಬಂಧಯುಕ್ತ , ಬಾಧೆಯಿಂದಕೂಡಿದ, ಬಂಧದ ಕಾರಣ, ವಿಭಿನ್ನ ಮತ್ತು ವಿಪರ್ಮವಿದೆ.’ (ಈ ರೀತಿಯಾಗಿ ಅದು ದುಃಖವೇ ಇದೆ.) ಹೀಗೆ ಈ ಗಾಢೆಯಲ್ಲಿ ಹೇಳಿದ ಲಕ್ಷಣವುಳ್ಳ ನೋಡಿದ, ಕೇಳಿದ ಮತ್ತು ಅನುಭವಿಸಿದ ಯಾವ ದೇಹಜನಿತ ಸುಖವಿದೆ ಅದನ್ನು ಮೂರುತೋಕದಲ್ಲಿ ಮೂರು ಕಾಲದಲ್ಲಿ ಮನ-ವಚನ-ಕಾಯದಿಂದ ಕೃತ-ಕಾರಿತ-ಅನುಮೋದನದಿಂದ ಬಿಟ್ಟುಕೊಟ್ಟು ಮತ್ತು ವೀತರಾಗ ನಿವಿಕಲ್ಪ ಸಮಾಧಿಯ ಬಲದಿಂದ ಅನಾಕುಲತೆಯು ಲಕ್ಷಣವಿರುವಂಥ ಹಾರಮಾಧಿಕ ಸುಖರೂಪದಿಂದ ಪರಿಣತನಾದ ನಿಜ ಪರಮಾತ್ಮನಲ್ಲಿ ಸ್ಥಿರವಿದ್ಯುಕೊಂಡು ಯಾವ ಮಹಾಮುನಿಯು ದೇಹದಿಂದ ಭಿನ್ನನಾದ ನಿಜಶ್ವದಾತ್ಮನನ್ನು ತಿಳಿಯುತ್ತಾನೆ ಅವನೇ ದೇಹದ ಮೇಲೆ ರಾಗ-ದ್ವೇಷಗಳನ್ನು ಮಾಡುವುದಿಲ್ಲ.

ಎಲ್ಲ ಪ್ರಕಾರದಿಂದ ದೇಹದ ಮೇಲಿನ ಮಮತೆಯನ್ನು ಬಿಟ್ಟುಕೊಟ್ಟು ಯಾವನು ದೇಹಸುಖವನ್ನು ಅನುಭವಿಸುವುದಿಲ್ಲ ಅವನಿಗೆ ಈ ವ್ಯಾಖ್ಯಾನವು ಶೋಭಿಸುತ್ತದೆ, ಆದರೆ ಇತರರಿಗೆ ಇಲ್ಲ ಎಂದರೆ ಯಾರು ದೇಹ ಬುದ್ಧಿಯುಳ್ಳವರಿದ್ದಾರೆ ಅವರಿಗೆ ಈ ವ್ಯಾಖ್ಯಾನವು ಶೋಭಿಸುವುದಿಲ್ಲವೆಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ಈಗ ಮತ್ತೆ ಪ್ರಪೃತಿ ಹಾಗೂ ನಿವೃತ್ತಿಯಲ್ಲಿ ಕೂಡ ಮಹಾಮುನಿಗಳು ರಾಗ-ದ್ವೇಷ ಮಾಡುವುದಿಲ್ಲವೆಂದು ಹೇಳುತ್ತಾರೆ,-

ವಿತ್ತಿ-ಣೀವಿತ್ತಿಹಿ ಪರಮ-ಮುಣಿ ದೇಸು ವಿ ಕರಜ್ ಣ ರಾಲು ।  
 ಬಂಧಹ ಹೇಲು ವಿಯಾಣಿಯಲು ಏಯಹ ಜೇಣ ಸಹಾಲು ॥೫೨॥  
 ವೃತ್ತಿನಿವೃತ್ತೋಃ ಪರಮಮುನಿಃ ದೈಷಮಪಿ ಕರೋತಿ ನ ರಾಗಮ್ ।  
 ಬಂಧಸ್ಯ ಹೇತುಃ ವಿಜ್ಞಾತಃ ಏತಯೋಃ ಯೇನ ಸ್ವಭಾವಃ ॥೫೨॥

ವಿತ್ತಿಣೀವಿತ್ತಿಹಿಂ ಇತ್ಯಾದಿ : ವಿತ್ತಿಣೀವಿತ್ತಿಹಿಂ ವೃತ್ತಿನಿವೃತ್ತಿ ವಿಷಯೇ ವ್ರತಾವಶವಿಷಯೇ ಪರಮಮುಣಿ ಪರಮಮುನಿಃ ದೇಸು ವಿ ಕರಜ್ ಣಾ ರಾಲು ದೈಷಮಪಿ ನ ಕರೋತಿ ನ ಚ ರಾಗಮ್ । ಯೇನ ಕಿಂ ಕೃತಮ್ । ಬಂಧಹಂ ಹೇಲು ವಿಯಾಣಿಯಲು ಬಂಧಸ್ಯ ಹೇತುವಿಜ್ಞಾತಃ । ಕೋರಸೌ । ಏಯಹಂ ಜೇಣ ಸಹಾಲು ಏತಯೋವ್ರತಾವಶಯೋಃ ಸ್ವಭಾವೋ ಯೇನ ವಿಜ್ಞಾತ ಇತಿ । ಅಥವಾ ಪಾಠಾಂತರಮ್-‘ಭಣ್ಣಾಲು ಜೇಣ ವಿಯಾಣಿಯಲು ಏಯಹಂ ಅಪ್ರಸಹಾಲು ಭಿನ್ನೋ ಯೇನ ವಿಜ್ಞಾನಃ । ಕೋರಸೌ । ಆತ್ಮಸ್ವಭಾವಃ । ಕಾಭಾರಮ್ । ಏತಾಭಾರಂ ವ್ರತಾವಶವಿಕಲಾಭಾರಂ ಸಕಾಶಾದಿತಿ । ತಥಾಹಿ । ಯೇನ । ವ್ರತಾವಶವಿಕಲ್ಪೊ ಪ್ರಣಾಪಾಪಂಧಕಾರಣಭಾತೌ ವಿಜ್ಞಾತಾ ಸ ಶುದ್ಧಾತ್ಮನಿ ಸ್ಥಿತಃ ಸನ್ ವ್ರತವಿಷಯೇ ರಾಗಂ ನ ಕರೋತಿ ತಥಾ ಉವ್ರತವಿಷಯೇ ದೈಷಂ ನ ಕರೋತೀತಿ । ಅತ್ರಾಹ ಪ್ರಭಾಕರಭಟ್ಟಃ । ಹೇ ಭಗವನ್ ಯದಿ ವ್ರತಸ್ಯೋಪರಿ ರಾಗತಾತ್ಪರ್ಯಾಂ ನಾಸ್ತಿ ತಹಿಂ ವ್ರತಂ ನಿಷಿದ್ಧಮಿತಿ । ಭಗವಾನಾಹ । ವ್ರತಂ ಕೋರಧರಃ । ತಥಾ ಕೋಕ್ತಮ್-‘ಹಿಂಶಾನ್ಯತಸ್ಯೇಯಾಬ್ರಹ್ಮಪರಿಗ್ರಹೇಭೋಃ ವಿರತಿವ್ರತಮ್’ ಅಥವಾ । ‘ರಾಗದೈಷಾಪ್ರವೃತ್ತಿಃ ಶ್ವಾಸಿವೃತ್ತಿಸ್ವಾಸಿಧನಮ್’ । ತೆ ಚ ಬಾಹ್ಯಾಧರಸಂಬಂಧಾ ತಸ್ಮಾತ್ರಾಂಸ್ತು ಪರಿತ್ಯಜೀತ್ ॥’ ಪ್ರಸಿದ್ಧಂ ಪುನರಹಿಂಸಾದಿವ್ರತಂ ಏಕದೇಶೇನ

### ಗಾಢ - ೫೨

ಅನ್ವಯಾಧರ :- [ಏಯಹಂ ಸಹಾಲು] ವ್ರತ ಹಾಗೂ ಅವ್ರತ ಇವರಡರ ಸ್ವಭಾವವು [ಬಂಧಹಂ ಹೇಲು] ಬಂಧದ ಹೇತುವಿದೆಯೆಂದು [ಜೇಣ] ಯಾವ ಮಹಾಮುನಿಯು [ವಿಯಾಣಿಯಲು] ತಿಳಿದುಕೊಂಡಿದ್ದಾನೆ, ಅಥವಾ ಪಾಠಾಂತರದ ಪ್ರಕಾರ ಯಾವ ಪರಮಮುನಿಯು ಈ ವ್ರತ ಹಾಗೂ ಅವ್ರತದ ವಿಕಲ್ಪಗಳಿಂದ ಭಿನ್ನವಾದ ಆತ್ಮಸ್ವಭಾವವನ್ನು ತಿಳಿದುಕೊಂಡಿದ್ದಾನೆ [ಪರಮ-ಮುಣಿ] ಆ ಪರಮಮುನಿಯು [ವಿತ್ತಿ-ಣೀವಿತ್ತಿಹಿಂ] ಪ್ರವೃತ್ತಿಹಾಗೂ ನಿವೃತ್ತಿಯ ವಿಷಯದಲ್ಲಿ ಎಂದರೆ ವ್ರತ-ಅವ್ರತದ ವಿಷಯದಲ್ಲಿ ]ರಾಲು-ದೇಸು ವಿ] ರಾಗ ಮತ್ತು ದೈಷವನ್ನು [ಣ ಕರಜ್] ಮಾಡುವುದಿಲ್ಲ.

ಭಾವಾಧರ :- ವ್ರತ-ಅವ್ರತದ ವಿಕಲ್ಪಗಳು ಅನುಕ್ರಮದಿಂದ ಪ್ರಣಾಬಂಧ ಮತ್ತು ಪಾಪಂಧದ ಕಾರಣವಿವೆಯೆಂದು ತಿಳಿದುಕೊಂಡವನು ಶುದ್ಧಾತ್ಮನಲ್ಲಿ ಸ್ಥಿರನಾಗುತ್ತ ವ್ರತದ ವಿಷಯದಲ್ಲಿ ರಾಗ ಮತ್ತು ಅವ್ರತದ ವಿಷಯದಲ್ಲಿ ದೈಷ ಮಾಡುವುದಿಲ್ಲ.

ಪ್ರಶ್ನೆ :- ಓ ಪ್ರಭು ! ವ್ರತಗಳ ಮೇಲೆ ಕೂಡ ರಾಗ ಮಾಡುವುದು ಯೋಗ್ಯವಿಲ್ಲವೆಂದರೆ ವ್ರತಗಳ ನಿಷೇಧವಾಗುವುದಿಲ್ಲವೇ ? ಎಂದು ಪ್ರಭಾಕರಭಟ್ಟಾನು ಮೇಲಿನ ಕಥನವನ್ನು ಕೇಳಿದ ನಂತರ ಪ್ರಶ್ನೆ ಮಾಡುತ್ತಾನೆ.

ವ್ರತಾವಶಗಳಲ್ಲಿ ಪರಮಮುನಿ ರಾಗ-ದೈಷ ಮಾಡುವುದಿಲ್ಲ ।  
 ವ್ರತಾವಶಗಳ ಸ್ವಭಾವ ಬಂಧದ ಹೇತುವೆಂದು ತಿಳಿದಿರುವನು ॥೫೨॥

ವ್ಯವಹಾರೇಣೇತಿ । ಕಥಾಮೇಕದೇಶವು ತಮಿತಿ ಚೀತ್ । ತಥಾಹಿ । ಜೀವಫಾತೇನಿವೃತ್ತಿಇಚ್ಯಾವದಯಾವಿಷಯೀ ಪ್ರವೃತ್ತಿಃ, ಅಸತ್ಯವಚನವಿಷಯೀ ನಿವೃತ್ತಿಃ ಸತ್ಯವಚನವಿಷಯೀ ಪ್ರವೃತ್ತಿಃ ಅದತ್ತದಾನವಿಷಯೀ ನಿವೃತ್ತಿಃ ದತ್ತದಾನವಿಷಯೀ ಪ್ರವೃತ್ತಿರಿತ್ಯಾ ದಿರೂಪೇಣೈ ಕದೇಶಂ ವ್ಯತಮ್ । ರಾಗದ್ವೇಷರೂಪವಂಕಲ್ಪವಿಕಲ್ಪಕಲ್ಪೈಲಮಾಲಾರಹಿತೇ ತ್ರಿಗುಪ್ತಿಗುಪ್ತಪರಮಸಮಾಧಾರಿ ಪುನಃ ಶುಭಾಶುಭತ್ಯಾ ಗಾತ್ರವಿಪೂರ್ಣಂ ವ್ಯತಂ ಭವತಿತೇ । ಕೆಳ್ಳಿದಾಹ । ವ್ಯತೇನ ಕಿಂ ಪ್ರಯೋಜನಮಾತ್ಥಭಾವನಯಾ ಮೋಕ್ಷೋಭವಿಷ್ಯತಿ । ಭರತೇಶ್ವರೇಣ ಕಿಂ ವ್ಯತಂ ಕೃತಮ್, ಘಟಿಕಾದ್ವಯೀನ ಮೋಕ್ಷಂ ಗತಃ ಇತಿ । ಅಥ ಪರಿಹಾರಮಾಹ । ಭರತೇಶ್ವರೋಽಪಿ ಪೂರ್ವಂ ಜಿನದಿಷ್ಟಾಪ್ರಸ್ತಾವೇ ಲೋಕಾನಂತರಂ ಹಿಂಸಾದಿನಿವೃತ್ತಿರೂಪಂ ಮಹಾವ್ಯತವಿಕಲ್ಪಂ ಕೃತಾಂತಮುರ್ಹೂರೋತ್ಸೇ ಗತೇ ಸತಿದೃಷ್ಟಶ್ರಾನುಭೂತಭೋಗಾಕಾಂಕ್ಷಾರೂಪನಿದಾನಬಂಧಾದಿವಿಕಲ್ಪರಹಿತೇ ಮನೋವಚನಕಾಯನಿರೋಧಲಕ್ಷಣೇ ನಿಜಶುದಾದ್ವಾಢಾನೇ ಸಿಂಹಾಸನಿವಿಕಲ್ಪೋಜಾತಃ । ಪರಂ ಕಿಂತು ತಸ್ಯ ಸೋಕಾಲತಾಂಕಾಪ್ರತಪ್ರಸಿದ್ಧಿನಾಃಸಿ । ಅಧೇದಂ ಮತಂ ವರುಮಷಿ ತತಾ ಕರ್ಮಾರ್ಥವಸಾನಕಾಲೇ । ಸ್ವೇಂ ವಕ್ತವ್ಯಮ್ । ಯದ್ಯೇಕಸ್ಯಾಂಧಸ್ಯ ಕಥಂ ಚಿನ್ನಿಧಾನಲಾಭೋ ಜಾತಸ್ತಹಿರ್ ಕಿಂ ಸರ್ವೇಷಾಂ ಭವತಿತೇ ಭಾವಾಧಃಃ । ತಥಾ ಚೋಕ್ತಮ್-‘ಪ್ರವ್ಯಮಭಾವಿದಜೋಗೋ ಮರಣೇ ಆರಾಹಂ ಜಿದಿ ಏ ಕೋಜಿ । ಖಿನ್ನಗನಿಧಿದಿಟ್ಟಂತಂ ತಂ ಖಿ ಪರಮಾಣಂ ಇ ಸವಾತ್ಥ ॥೫೨॥

**ಉತ್ತರ :-** ಸಮಸ್ಯ ಶುಭಾಶುಭ ಭಾವಗಳಿಂದ ನಿವೃತ್ತಿಯ ಪರಿಣಾಮವಾಗುವುದು ಅದು ವ್ಯತವಿದೆ. ‘ಹಿಂಸೆ, ಪ್ರಸಿ, ಕಳಪು, ಮೈಥುನ ಮತ್ತು ಪರಿಗ್ರಹದಿಂದ ನಿವೃತ್ತಿಯಾಗುವುದು ಅದು ವ್ಯತವಿದೆ’ಯಿಂದು ತತ್ತ್ವಾಧಿಕ್ ಸೂತ್ರ ಅ. ೨ ಸೂ. ೧ ರಲ್ಲಿ ಹೇಳಿದ್ದರೆ ಆತ್ಮಾನುಶಾಸನದಲ್ಲಿ ೨೨೨ ಸೂತ್ರದೊಳಗೆ ‘ರಾಗ-ದ್ವೇಷಗಳಿರಡೂ ಪ್ರವೃತ್ತಿಗಳಿದ್ದ ಅವರಡರ ಅಭಾವವು ಅದು ನಿವೃತ್ತಿಯಿದೆ. ಮತ್ತು ಇವರಡೂ ಬಾಹ್ಯಪದಾರ್ಥಗಳ ಸಂಬಂಧದಿಂದ ಆಗುತ್ತವೆ. ಅದುದರಿಂದ ರಾಗ-ದ್ವೇಷಗಳಿರಡನ್ನೂ ಬಿಟ್ಟುಕೊಡಬೇಕಾಗುವುದೆ’ಂದು ಹೇಳಲಾಗಿದೆ.

ಮತ್ತು ಏಕದೇಶವ್ಯವಹಾರನಯದ ಅಪೇಕ್ಷೆಯಿಂದ ಅಹಿಂಸೆ ಮೊದಲಾದ ವ್ಯತಗಳು ಪ್ರಸಿದ್ಧವಿವೆ. ಹೇಗೆಂದರೆ-ಜೀವಹಿಂಸೆಯಿಂದ ನಿವೃತ್ತಿ ಮತ್ತು ಜೀವದಯಿಯಲ್ಲಿ ಪ್ರವೃತ್ತಿ, ಅಸತ್ಯವಚನದಿಂದ ನಿವೃತ್ತಿ ಮತ್ತು ಸತ್ಯವಚನದಲ್ಲಿ ಪ್ರವೃತ್ತಿ, ಅದತ್ತದಾನದಿಂದ ನಿವೃತ್ತಿ ಮತ್ತು ದತ್ತದಾನದಲ್ಲಿ ಪ್ರವೃತ್ತಿ, ಇತ್ಯಾದಿ ಸ್ವರೂಪದಿಂದ ಏಕದೇಶವ್ಯತವಿದೆ. ರಾಗ-ದ್ವೇಷರೂಪವಾದ ಸಂಕಲವಿಕಲ್ಪದ ತರಂಗಮಾಲೆಯಿಂದ ರಹಿತ, ಮೂರು ಗುಪ್ತಿಯಿಂದ ಗುಪ್ತವಾದ ಪರಮಸಮಾಧಿಯಲ್ಲಂತೂ ಶುಭಾಶುಭಗಳಿರಡರ ತ್ಯಾಗವಾಗುವುದರಿಂದ ಅಲ್ಲಿ ಪರಿಪೂರ್ಣ ವ್ಯತವಿದೆ-ಹೀಗೆ ಪರಿಪೂರ್ಣವ್ಯತದಲ್ಲಿ ಶುಭಾಶುಭಪರಿಣಾಮದ್ದು ಕೂಡ ತ್ಯಾಗವಾಗುವುದರಿಂದ ವ್ಯತಗಳ ಮೇಲೆ ಕೂಡ ರಾಗ ಮಾಡುವುದು ಯೋಗ್ಯವಿಲ್ಲವಂದು ಹೇಳಲಾಗಿದೆ.

**ಪ್ರಶ್ನ :-** ವ್ಯತಗಳಿಂದೇನು ಪ್ರಯೋಜನವಿದೆ ? ಕೇವಲ ಆತ್ಮಭಾವನಯಿಂದ ಮೋಕ್ಷವಾಗುತ್ತದೆ, ಭರತೇಶ್ವರನು ವ್ಯತ ಮಾಡಿದ್ದನೇನು ? ಆದರೂ ಅವನು ಕೇವಲ ಎರಡುಗಳಿಗೆಯಲ್ಲಿ ಮೋಕ್ಷಕ್ಕೆ ಹೊರಟು ಮೋಗಲಿಲ್ಲವೇನು ?

**ಉತ್ತರ :-** ಭರತೇಶ್ವರನು ಕೂಡ ಮೊದಲು ಜನದಿಷ್ಟೇ ಸ್ವೀಕರಿಸುವ ಸಮಯದಲ್ಲಿ ಮುಸ್ತಕದ ಕೇಶಲೋಚನ ಮಾಡಿಕೊಂಡನಂತರ ಹಿಂಸೆ ಮೊದಲಾದ ಪಾಪಗಳ ನಿವೃತ್ತಿರೂಪವಾದ ಮಹಾವ್ಯತಗಳ ವಿಕಲ್ಪವನ್ನು ಮಾಡಿ ಅಂತಮುರ್ಹೂರ್ತ ಕಳಿದ ಮೇಲೆ ನೋಡಿದ, ಕೇಳಿದ ಮತ್ತು ಅನುಭವಿಸಿದ ಭೋಗಗಳ ಆಕಾಂಕ್ಷೆಯ ರೂಪದ

ಎವಂ ಮೋಕ್ಷಮೋಕ್ಷಫಲಮೋಕ್ಷಮಾರ್ಗಪ್ರತಿಪಾದಕಮಹಾಧಿಕಾರಮಧ್ಯೇ ಪರಮೋಪಶಮಭಾವವ-  
ವ್ಯಾಖ್ಯಾನೋಪಲಕ್ಷಣತ್ವೇನ ಚತುರ್ಥಶಸ್ತಾತ್ಮೇಃ ಸ್ಥಳಂ ಸಮಾಪ್ತಮಾ । ಅಥಾನಂತರಂ ನಿಶ್ಚಯನಯೀನ ಪುಣ್ಯಪಾರೇ  
ದ್ವೇ ಸಮಾನೇ ಇತ್ಯಾದ್ಯ ಪಲಕ್ಷಣತ್ವೇನ ಚತುರ್ಥಶಸ್ತಾತ್ಮಪರ್ಯಾಂತಂ ವ್ಯಾಖ್ಯಾನಂ ಕ್ರಿಯತೇ । ತದ್ವಧಾ-ಯೋಽಸೌ  
ವಿಭಾವಸ್ಥಾಪರಿಣಾಮನೇ ನಿಶ್ಚಯನಯೀನ ಬಂಧಮೋಕ್ಷಹೇತುಭೂತೆ ನ ಜಾನಾತಿ ಸ ಏವ ಪುಣ್ಯಪಾಪದ್ವಯಂ  
ಕರೋತಿ ನ ಚಾನ್ಯ ಇತಿ ಮನಸಿ ಸಂಪ್ರಧಾಯ್ ಸೂತ್ರಮಿದಂ ಪ್ರತಿಪಾದಯತಿ-

**ಬಂಧಹ ಮೋಕ್ಷಹ ಹೇಳು ಈಲು ಜೋ ಣಾವಿ ಜಾಣಿ ಶೋಜ ॥**

**ಸೋ ಪರ ಮೋಹಿಂ ಕರಿಜ ಜಯ ಪುಣ್ಯ ವಿ ಪಾಲು ವಿ ದೋಜ ॥ಜಿಂ॥**

ನಿದಾನಬಂಧ ಮೋದಲಾದ ವಿಕಲ್ಪಗಳಿಂದ ರಹಿತ, ಮನ-ವಚನ-ಕಾಯಗಳ ನಿರೋಧ ರೂಪವಾದ ನಿಜಶುದ್ಧತ್ವನ  
ಧ್ಯಾನದಲ್ಲಿ ಸ್ಥಿರನಾದನಂತರ ನಿರ್ವಿಕಲ್ಪನಾದನು. ಆದರೆ ಅವನಿಗೆ ಸ್ಥಲ್ಪ ಸಮಯದ ಮಹಾಪ್ರತಿರುಪುದರಿಂದ  
ಅವನ ಮಹಾಪ್ರತಿರುಪ್ಸಿದ್ಧಿಯಾಗಲಿಲ್ಲ. ನಾವು ಕೂಡ ಮರಣ ಕಾಲದಲ್ಲಿ ಅದೇ ರೀತಿ ಮಾಡುವೆಂದು ಕೆಲವು  
ಅಭಿಜ್ಞಾನಿಗಳು ಹೇಳಬಹುದು; ಆದರೆ ಹಾಗೆ ಹೇಳುವುದು ಯೋಗ್ಯವಿಲ್ಲ, ಏಕೆಂದರೆ ಯಾವನೋ ಓವರ್  
ಕುರುಡನಿಗೆ ಯಾವುದೇ ರೀತಿಯಿಂದ ನಿಧಿಯ ಪ್ರಾಪ್ತಿಯಾದರೆ ಎಲ್ಲಾರೀ ಅದೇ ರೀತಿಯಾಗುವುದೇನು? - ಎಂಬುದು  
ಇಲ್ಲಿನ ಭಾವಾಧಾರ್ವವಿದೆ. ಭಗವತೀ ಆರಾಧನೆಯಲ್ಲಿ ಹಾಗೆ ಹೇಳಿಯೂ ಇದ್ದಾರೆ-'ಯಾವ ಪ್ರಕಾರ ಯಾವನೋ  
ಓವರ್ ಪುರುಷನು ಮೋದಲು ಯೋಗದ ಅಭ್ಯಾಸ ಮಾಡಿರದಿದ್ದರೂ ಕೂಡ ಮರಣದ ಸಮಯದಲ್ಲಿ ಎಲ್ಲಾದರೂ  
ಆರಾಧಕನಾಗಿ ಹೊಗಿದ್ದರೆ ಅವನನ್ನು ಆ ಕುರುಡ ಪುರುಷನಿಗೆ ಕದಾಚಿತ್ ನಿಧಿಯ ಪ್ರಾಪ್ತಿಯಾಗುತ್ತದೆ  
ಅದರಂತೆಯೆಂದು ಹೇಳಬಹುದು. ಆದರೆ ಹೀಗೆ ನಿಜವಾಗಿ ಎಲ್ಲೆಡೆಯಲ್ಲಾ ಆಗುತ್ತದೆಯೆನ್ನವಂತೆ ಪ್ರಮಾಣವಿಲ್ಲ.  
(ಎಂದರೆ ಈ ಪ್ರಕಾರ ಎಲ್ಲೆಡೆಯಲ್ಲಾ ಅವಶ್ಯವಾಗಿ ಆಗುತ್ತದೆಯೆಂದೇ ತಿಳಿದುಕೊಳ್ಳಬಾರದು.)

ಹೀಗೆ ಮೋಕ್ಷ, ಮೋಕ್ಷಫಲ ಮತ್ತು ಮೋಕ್ಷಮಾರ್ಗದ ಪ್ರತಿಪಾದನೆ ಮಾಡುವ ಮಹಾಧಿಕಾರದಲ್ಲಿ  
ಹದಿನಾಲ್ಕು ಗಾಢಾಸೂತ್ರಗಳಿಂದ ಪರಮ-ಉಪಶಿಮಭಾವದ ವ್ಯಾಖ್ಯಾನರೂಪ ಉಪಲಕ್ಷಣವುಳ್ಳ ಸ್ಥಳವು  
ಸಮಾಪ್ತವಾಯಿತು.

ಇದಾದನಂತರ ಹದಿನಾಲ್ಕು ಗಾಢಾಸೂತ್ರಗಳವರೆಗೆ ನಿಶ್ಚಯನಯಿದಂದ ಪುಣ್ಯ ಮತ್ತು ಪಾಪ ಇವೆರಡೂ  
ಸಮಾನವಿವೆ, ಇವೇ ಮೋದಲಾದ ಉಪಲಕ್ಷಣವುಳ್ಳ ವ್ಯಾಖ್ಯಾನವನ್ನು ಈಗ ಮಾಡಲಾಗುವುದು.

ಯಾವನು ನಿಶ್ಚಯನಯಿದಂದ ವಿಭಾವಪರಿಣಾಮವು ಬಂಧದ ಹೇತುವಿದೆ ಮತ್ತು ಸ್ಥಾಪರಿಣಾಮವು  
ಮೋಕ್ಷದ ಹೇತುವಿದೆಯೆಂದು ತಿಳಿದುಕೊಳ್ಳುವುದಿಲ್ಲ ಅವನೇ ಪುಣ್ಯ ಮತ್ತು ಪಾಪ ಇವೆರಡನ್ನು ಮಾಡುತ್ತಾನೆ,  
ಆದರೆ ಇತರರು ಮಾಡುವುದಿಲ್ಲ. (ಆದರೆ ಯಾವನು ನಿಶ್ಚಯನಯಿದಂದ ವಿಭಾವಪರಿಣಾಮವು ಬಂಧದ  
ಹೇತುವಿದೆ ಮತ್ತು ಸ್ಥಾಪರಿಣಾಮವು ಮೋಕ್ಷದ ಹೇತುವಿದೆಯೆಂದು ತಿಳಿದುಕೊಳ್ಳುತ್ತಾನೆ ಅವನು ಪುಣ್ಯ ಮತ್ತು  
ಪಾಪ ಇವೆರಡನ್ನು ಮಾಡುವುದಿಲ್ಲ.) - ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಸೂತ್ರ ಹೇಳುತ್ತಾರೆ,-

**ಯಾವನು ಬಂಧ-ಮೋಕ್ಷದ ಕಾರಣ ನಿಜಪರಿಣಾಮವೆಂದರಿಯನು ।**

**ಅವನೆ ಎಲೆ ಚೀವ ಪುಣ್ಯ - ಪಾಪಗಳೇರಡನು ಮೋಹದಿಮಾಡುವನು ॥ಜಿಂ॥**

ಬಂಧಸ್ಯ ಮೋಕ್ಷಸ್ಯ ಹೇತುಃ ನಿಜಃ ಯಃ ಸ್ವೇವ ಜಾನಾತಿ ಕಶ್ಚಿತ್ |  
ಸ ಪರಂ ಮೋಹನ ಕರೋತಿ ಜೀವ ಪುಣ್ಯ ಮಪಿ ಪಾಪಮಪಿ ದ್ವೈ ಅಪಿ ||ಜಿ||

ಬಂಧಹಂ ಇತ್ಯಾದಿ । ಬಂಧಹಂ ಬಂಧಸ್ಯ ಮೋಕ್ಷಹಂ ಮೋಕ್ಷಸ್ಯ ಹೇಲು ಹೇತುಃ ಕಾರಣಂ ಕಥಂಭೂತಮ್ | ಈಲು ನಿಜವಿಭಾವಸ್ಥಭಾವಹೇತುಸ್ಥರೂಪಮ್ | ಜೋ ಇವಿ ಜಾಗಾಜ ಕೋಜ ಯೋ ಸ್ವೇವ ಜಾನಾತಿ ಕಶ್ಚಿತ್ | ಸೋ ಪರ ಸ ಏವ ಮೋಹಿಂ ಮೋಹನ ಕರಳ ಕರೋತಿ ಜಿಯ ಹೇ ಜೀವ ಪುಣ್ಯ ವಿ ಪಾಲು ಏ ಪುಣ್ಯ ಮಪಿ ಪಾಪಮಪಿ | ಕತಿಸಂಖೋಚೇತೇ ಅಪಿ | ದೋ ದ್ವೈ ಅಪಿತೆ | ತಥಾಹಿ | ನಿಜಶುದಾಧ್ಯಾನುಭೂತಿರುಚಿವಿಪರೀತಂ ಮಿಥ್ಯಾದರ್ಶನಂ ಸ್ವಶುದಾತ್ಮಪ್ರತೀತಿವಿಪರೀತಂ ಮಿಥ್ಯಾಜ್ಞಾನಂ ನಿಜಶುದಾತ್ಮದ್ವಿರ್ಜೀಲಿಂಬಿತಿ ವಿಪರೀತಂ ಮಿಥ್ಯಾಚಾರಿತ್ರಮಿತ್ಯೇತ್ತರ್ಯಂ ಕಾರಣಂ, ತಸ್ಯಾತ್ ತ್ರಯಾದಿಪರೀತಂ ಭೇದಾಭೇದರತ್ತತ್ರಯಸ್ಥರೂಪಮ್ ಮೋಕ್ಷಸ್ಯ ಕಾರಣಮಿತಿ ಯೋಽಸೌ ನ ಜಾನಾತಿ ಸ ಏವ ಪುಣ್ಯಪಾಪದ್ವಯಂ ನಿಶ್ಚಯನಯೇನ ಹೇಯಮಪಿ ಮೋಹವಶಾತ್ಪುಣ್ಯಮುಪಾದೇಯಂ ಕರೋತಿ ಪಾಪಂ ಹೇಯಂ ಕರೋತಿತೇ ಭಾವಾರ್ಥಃ ||ಜಿ||

ಅಥ ಸಮೃಗ್ಂಶನಜ್ಞಾನಚಾರಿತ್ರಪರಿಣತಮಾತ್ಮಾನಂ ಯೋಽಸೌ ಮುಕ್ತಿಕಾರಣಂ ನ ಜಾನಾತಿ ಸ ಪುಣ್ಯಪಾಪದ್ವಯಂ ಕರೋತಿತೇ ದರ್ಶಯತ್-

ದಂಸಣ-ಜಾಗಾ-ಚರಿತ್ರಮಣ ಜೋ ಇವಿ ಅಪ್ಯ ಮುಖೇಜಿ ।  
ಮೋಕ್ಷಹ ಕಾರಣ ಭಣಿವಿ ಜಿಯ ಸೋ ಪರ ತಾಜ ಕರೇಜಿ ||ಜಿ||

### ಗಾಂ - ಜಿ

**ಅನ್ನಯಾರ್ಥ :** - [ಜಿಯ] ಎಲ್ಲೆ ಜೀವನೇ ! [ಜೋ ಕೋಜಿ] ಯಾವನೋ ಒವರ್ ಜೀವನು [ಈಲು ಬಂಧಹಂ ಮೋಕ್ಷಹಂ ಹೇಲು] ತನ್ನ ವಿಭಾವಪರಿಣಾಮವು ಬಂಧದ ಹೇತುವಿದೆ ಮತ್ತು ತನ್ನ ಸ್ಥಭಾವಪರಿಣಾಮವು ಮೋಕ್ಷದ ಹೇತುವಿದೆಯಂಬ ಸ್ಥರೂಪವನ್ನು [ಇವಿ ಜಾಗಾಜಿ] ತಿಳಿದುಕೊಳ್ಳುವುದಿಲ್ಲ [ಸೋ ಪರ] ಅವನೇ [ಪುಣ್ಯ ವಿ ಪಾಲು ಏ ದೋಜಿ] ಪುಣ್ಯ ಮತ್ತು ಪಾಪ ಇವರಡನ್ನು [ಮೋಹಿಂ] ಮೋಹದಿಂದ [ಕರಳಿ] ಮಾಡುತ್ತಾನೆ.

**ಭಾವಾರ್ಥ :** - ನಿಜಶುದಾತ್ಮನ ಅನುಭೂತಿರೂಪದ ರುಚಿಯಿಂದ ವಿಪರೀತವಾದ ಮಿಥ್ಯಾದರ್ಶನ, ನಿಜಶುದಾತ್ಮನ ಪ್ರತೀತಿಯಿಂದ ವಿರೋಧವಾದ ಮಿಥ್ಯಾಜ್ಞಾನ ಮತ್ತು ನಿಜಶುದಾತ್ಮದ್ವಿರ್ಜೀಲಿನಿಶ್ಚಲಿಂಬಿತಯಿಂದ ವಿಪರೀತವಾದ ಮಿಥ್ಯಾಚಾರಿತ್ರ ಇವು ಮೂರು ಬಂಧದ ಕಾರಣವಿವೆ ಮತ್ತು ಈ ಮೂರಿಂದ ವಿರೋಧವಾದಂಥ ಭೇದಾಭೇದ ರತ್ನತ್ರಯಸ್ಥರೂಪವು ಮೋಕ್ಷದ ಕಾರಣವಿದೆಯಂಬುದನ್ನು ಯಾವನು ತಿಳಿಯುವುದಿಲ್ಲ ಅವನೇ - ನಿಶ್ಚಯದಿಂದ ಪುಣ್ಯ ಮತ್ತು ಪಾಪ ಇವರಡೂ ಹೇಯವಿದ್ದರೂ ಕೂಡ ಮೋಹದ ವಶವತ್ತಿಯಾಗಿ ಪುಣ್ಯವನ್ನು ಉಪಾದೇಯಮಾಡುತ್ತಾನೆ ಮತ್ತು ಪಾಪವನ್ನು ಹೇಯಮಾಡುತ್ತಾನೆಂಬುದು ಇಲ್ಲಿನ ಭಾವಾರ್ಥವಿದೆ.

ಯಾವನು ದರ್ಶನಜ್ಞಾನಚಾರಿತ್ರಮಯ ಆತ್ಮನನು ತಿಳಿಯನು |  
ಅವನಲೇ ಜೀವ ಅವನು ಮೋಕ್ಷದಕಾರಣವೆಂದರಿದು ಮಾಡುವನು ||ಜಿ||

**ದರ್ಶನಸಜ್ಞಾನಚಾರಿತ್ರಮಯಂ ಯಃ ಸ್ವೇಷಾತ್ಮಾನಂ ಮನುತೇ ।  
ಮೋಕ್ಷಸ್ಯ ಕಾರಣಂ ಭಣಿತ್ವಾ ಜೀವ ಸ ಪರಂ ತೇ ಕರೋತಿ ॥೫೪॥**

ದಂಸಣಾಣಿಚರಿತ್ರ ಇತ್ಯಾದಿ । ದಂಸಣಾಣಿಚರಿತ್ರಮಲು ಸಮ್ಮಗ್ರಶಾಸಜ್ಞಾನಚಾರಿತ್ರಮಯಂ ಜೋಣಿವಿ ಅಪ್ಯಾ ಮುಖೇಜ ಯಃ ಕರ್ತಾ ಸ್ವೇಷಾತ್ಮಾನಂ ಮನುತೇ ಜಾನಾತಿ । ಈ ಕೃತ್ಯಾನ ಜಾನಾತಿ । ಮೋಕ್ಷಹಂ ಕಾರಣು ಭಣಿವಿ ಮೋಕ್ಷಸ್ಯ ಕಾರಣಂ ಭಣಿತ್ವಾ ಮತ್ತಾ ಜಿಯ ಹೇ ಜೀವ ಸೋ ಪರ ತಾಜಿಂ ಕರೇಜು ಸ ಏವ ಪುರುಷಸೇ ಪುಣ್ಯಾಪಾಜೇ ದ್ವೇ ಕರೋತಿತೇ । ತಥಾಹಿ-ನಿಜಶುದ್ಧಾತ್ಮಭಾವನೋತ್ತೀರೀತಾಗಸಹಚಾನಂದೈ ಕಸ್ತಫಂವೇದನ-ಸುಖಿರಸಾಶ್ವದರುಚಿರೂಪಂ ಸಮ್ಮಗ್ರಶಾನಂ, ತತ್ತ್ವೀವ ಸ್ವಷ್ಠಾದಾತ್ಮನಿ ವೀತರಾಗಸಹಚಾನಂದೈ ಕಸ್ತಫಂವೇದನ-ಪರಚ್ಚಿತಿರೂಪಂ ಸಮ್ಮಗ್ರಾಣಾನಂ, ವೀತರಾಗಸಹಚಾನಂದೈ ಕಸಮರಸೀ ಭಾವೇನ ತತ್ತ್ವೀವ ನಿಶ್ಚಲಸಿರತ್ಪಂ ಸಮ್ಮಕಾಳಿತ್ರಂ, ಇತ್ಯೇತ್ಯೇಸ್ತಿಭಿಃ ಪರಿಣತಮಾತ್ಮಾನಂ ಯೋಽಸೌ ಮೋಕ್ಷಕಾರಣಂ ನ ಜಾನಾತಿ ಸ ಏವ ಪುಣ್ಯಾಪುರಾದೇಯಂ ಕರೋತಿ ಪಾಪಂ ಹೇಯಂ ಚ ಕರೋತಿತೇ । ಯಸ್ತು ಪೂರ್ವೋಕ್ತರತ್ತತ್ಯಯಪರಿಣತಮಾತ್ಮಾನಮೇವ ಮೋಕ್ಷಮಾರ್ಗಂ ಜಾನಾತಿ ತಸ್ಯ ತು ಸಮ್ಮಗ್ರಾಷ್ಟೇಯಾದ್ವಾಪಿ ಸಂಸಾರಿಷಿತಿಷ್ಟಿದಕಾರಣೇನ ಸಮ್ಮಕಾಳಿಗುಣೇನ ಪರಂಪರಯಾ ಮುಕ್ತಿಕಾರಣಂ ತೀರ್ಥಂಕರನಾಮಕಮರ್ಪತ್ರಕೃತ್ಯಾದಿಕಮನೀಹಿತವೃತ್ಯಾ ವಿಶ್ವಪುಣ್ಯಾಮಾಸ್ವವತಿ ತಥಾಪ್ಯಸೌ ತದುಪಾದೇಯಂ ನ ಕರೋತಿತೇ ಭಾವಾಧರಃ ॥೫೪॥

ಅಥ ಯೋಽಸೌ ನಿಶ್ಚಯೇನ ಪುಣ್ಯಾಪಾಪದ್ವಯಂ ಸಮಾನಂ ನ ಮನ್ಯತೇ ಸ ಮೋಹೇನ ಮೋಹಿತಃ ಸನ್ ಸಂಸಾರಂ ಪರಿಭ್ರಮತಿತೇ ಕಥಯತಿ-

ಸಮ್ಮಗ್ರಶಾನ, ಸಮ್ಮಗ್ರಾಣ ಮತ್ತು ಸಮ್ಮಕಾಳಿತ್ರರೂಪದಿಂದ ಪರಿಣತನಾದ ಆತ್ಮನು ಮುಕ್ತಿಯ ಕಾರಣಾನಿದಾನಾನೆಂಬುದನ್ನು ತಿಳಿದುಕೊಳ್ಳಿದವನು ಪುಣ್ಯ ಮತ್ತು ಪಾಪ ಇವರಡನ್ನು ಮಾಡುತ್ತಾನೆಂದು ಈಗ ಹೇಳುತ್ತಾರೆ,-

### ಗಾಢ - ೫೪

**ಅನ್ವಯಾಧರ :- [ಜಿಯ]** ಎಲ್ಲ ಜೀವನೇ [ಜೋಣ] ಯಾವ ಪುರುಷನು [ದಂಸಣ - ಣಾಣ - ಚರಿತ್ರಮಲು ಅಪ್ಯಾ] ಸಮ್ಮಗ್ರಶಾನ, ಸಮ್ಮಗ್ರಾಣ ಮತ್ತು ಸಮ್ಮಕಾಳಿತ್ರಮಯನಾದ ಆತ್ಮನನ್ನು [ಮೋಕ್ಷಹಂ ಕಾರಣು ಭಣಿವಿ] ಮೋಕ್ಷದ ಕಾರಣನೆಂದು ಜಾಕ್ಷೇಯಿಂದ [ಣಿವಿ ಮುಖೇಜು] ತಿಳಿದುಕೊಳ್ಳಿದಲ್ಲ [ಸೋ ಪರ] ಅವನೇ [ತಾಜಿಂ ಕರೇಜು] ಪುಣ್ಯ ಮತ್ತು ಪಾಪಗಳಿರದನ್ನು ಮಾಡುತ್ತಾನೆ.

**ಭಾವಾಧರ :-** ನಿಜಶುದ್ಧಾತ್ಮನ ಭಾವನೆಯಿಂದ ಉತ್ಸವಾದ ಒಂದು ವೀತರಾಗ ಸಹಚಾನಂದವೇ ರೂಪವಿರುವಂಥ ಸುಖಿರಸದ ಆಸ್ಥಾದದ ರುಚಿರೂಪವು ಸಮ್ಮಗ್ರಶಾನವಿದೆ, ಅದೇ ನಿಜಶುದ್ಧಾತ್ಮನಲ್ಲಿ ಒಂದು ವೀತರಾಗಸಹಚಾನಂದಮಯವಾದ ಸ್ವಸಂವೇದನರೂಪವು-ಪರಿಷ್ಟಿತಿರೂಪವು ಸಮ್ಮಗ್ರಾಣನವಿದೆ, ಒಂದು ವೀತರಾಗ ಸಹಚಾನಂದರೂಪವರಮಸಮರಸೀಭಾವದಿಂದ ನಿಜಶುದ್ಧಾತ್ಮನಲ್ಲಿಯೇ ನಿಶ್ಚಲಸಿರತಾರೂಪವು ಸಮ್ಮಕಾಳಿತ್ರವಿದೆ. ಈ ಮೂರು ರೂಪದಿಂದ ಪರಿಣತನಾದ ಆತ್ಮನನ್ನು ಮೋಕ್ಷದಕಾರಣವೆಂದು ತಿಳಿಯಿದವನೇ ಪುಣ್ಯವನ್ನು ಉಪಾದೇಯ ಮಾಡುತ್ತಾನೆ ಮತ್ತು ಪಾಪವನ್ನು ಹೇಯಮಾಡುತ್ತಾನೆ.

ಆದರೆ ಪೂರ್ವೋಕ್ತರತ್ತತ್ಯಯರೂಪದಿಂದ ಪರಿಣತನಾದ ಆತ್ಮನನ್ನೇ ಮೋಕ್ಷಮಾರ್ಗವೆಂದು ತಿಳಿದುಕೊಂಡ ಸಮ್ಮಗ್ರಾಷಿಯಂತೂ ಸಂಸಾರಿಷಿತಿಯ ನಾಶಮಾಡುವಲ್ಲಿ ಕಾರಣಭೂತವಾದಂಥ ಸಮ್ಮಕ್ತ ಮೋದಲಾದ ಗುಣದಿಂದ

**ಜೋ ಇವಿ ಮನ್ಯಾ ಇ ಜೀಲು ಸಮು ಪ್ರಣ್ಯಾ ವಿ ಪಾಲು ವಿ ದೋಜ |  
ಸೋ ಚಿರು ದುಕ್ಕು ಸಹಂತು ಜಿಯ ಮೋಹಿಂ ಹಿಂಡಜಿ ಲೋಜ ||**

**ಯಃ ನೈವ ಮನ್ಯಾ ತೇ ಜೀವಃ ಸಮಾನೇ ಪ್ರಣ್ಯಾ ಮಪಿ ಪಾಪಮಪಿ ದ್ವೇ |  
ಸ ಚಿರಂ ದುಃಖಂ ಸಹಮಾನಃ ಜೀವ ಮೋಹೇನ ಹಿಂಡತೇ ಲೋಕೇ ||**

**ಜೋ ಇತ್ತಾದಿ | ಜೋ ಇವಿ ಮನ್ಯಾ ಇ ಯಃ ಕತಾರ್ ನೈವ ಮನ್ಯಾ ತೇ ಜೀಲು ಜೀವಃ | ಈಂ ನ ಮನ್ಯಾ ತೇ | ಸಮು ಸಮಾನೇ | ಕೇ | ಪ್ರಣ್ಯಾ ವಿ ಪಾಲು ವಿ ದೋಜ ಪ್ರಣ್ಯಾ ಮಪಿ ಪಾಪಮಪಿ ದ್ವೇ ಸೋ ಸ ಜೀವಃ ಚಿರುದುಕ್ಕು ಸಹಂತು ಚಿರಂ ಬಹುತರಂ ಕಾಲಂ ದುಃಖಂ ಸಹಮಾನಃ ಸನ್ ಜಿಯ ಹೇ ಜೀವ ಮೋಹಿಂ ಹಿಂಡಜಿ ಲೋಜ ಮೋಹೇನ ಮೋಹಿತಃ ಸನ್ ಹಿಂಡತೇ ಭ್ರಮತಿ | ಕ್ಷ | ಲೋಕೇ ಸಂಸಾರೇ ಇತಿ | ತಥಾ ಚ | ಯದ್ವಷ್ಟಸದೂತ-ವ್ಯವಹಾರೇಣ ದ್ರವ್ಯಪ್ರಣ್ಯಾಪಾಪೇಪರಸ್ವರಭಿನ್ನೇ ಭವತ್ತಸದ್ವೈಯೇನ ಭಾವಪ್ರಣ್ಯಾಪಾಪೇ ಭಿನ್ನೇ ಭವತ್ತಸಾಪಿ ಶುದ್ಧನಿಶ್ಚಯನಯೀನ ಪ್ರಣ್ಯಾಪಾಪರಹಿತಶುದ್ಧಾತ್ಮನಃ ಸಕಾಶಾದ್ವಿಲಕ್ಷಣೇ ಸುವರ್ಣಾಲೋಹನಿಗಲವದ್ವಂಧಂ ಪ್ರತಿಸಮಾನೇ ಏವ ಭವತಃ | ಏವಂ ನಯಾಭಾಗೇನ ಯೋಹಸೌ ಪ್ರಣ್ಯಾಪಾಪದ್ವಯಂ ಸಮಾನಂ ನ ಮನ್ಯಾ ತೇ ಸ ನಿಮೋಹಶುದ್ಧಾತ್ಮನೋ ವಿಪರೀತೇನ ಮೋಹಿತಃ ಸನ್ ಸಂಸಾರೇ ಪರಿಭ್ರಮತಿ ಇತಿ | ಅತಾಹ ಪ್ರಭಾಕರಭಟ್ಟಃ | ತಹಿರ್ಯೇ ಕೇಳಣ ಪ್ರಣ್ಯಾಪಾಪದ್ವಯಂ ಸಮಾನಂ ಕೃತ್ವಾ ತಿಷ್ಟಂತಿ ತೇಷಾಂ ಕಿಮಿತಿ ದೂಷಣಂ**

ಪರಂಪರೆಯಿಂದ ಮುಕ್ತಿಯ ಕಾರಣದೂಪವಾದ ತೀರ್ಥಂಕರನಾಮಕಮೂದ ಪ್ರಕೃತಿ ಮೊದಲಾದ ವಿಶ್ವಪ್ರಣ್ಯಾದ ಆಸ್ರವಪ್ರ ಅನೀಹಿತವೃತ್ತಿಯಿಂದ ಅಗುತ್ತಿದ್ದರೂ ಕೂಡ ಅದನ್ನು ಆ ಸಮ್ಮಗ್ಂಟಿಯು ಉಪಾದೇಯ ಮಾಡುವುದಿಲ್ಲವೆಂಬುದು ಇಲ್ಲಿನ ಭಾವಾರ್ಥವಿದೆ.

ಯಾವನು ನಿಶ್ಚಯನಯದಿಂದ ಪ್ರಣ್ಯಾ-ಪಾಪಗಳಿರದನ್ನೂ ಸಮಾನವಾಗಿ ಮನ್ಯಾಸುವುದಿಲ್ಲ ಅವನು ಮೋಹದಿಂದ ಮೋಹಿತನಾಗುತ್ತ ಸಂಸಾರದಲ್ಲಿ ಭ್ರಮಣ ಮಾಡುತ್ತಾನೆಂದು ಈಗ ಹೇಳುತ್ತಾರೆ,-

### ಗಾಢೆ - ೫೫

**ಅನ್ನಯಾರ್ಥ : - [ಜಿಯ] ಎಲ್ಲೆ ಜೀವನೇ [ಜೋ ಜೀಲು] ಯಾವ ಜೀವನು [ಪ್ರಣ್ಯಾ ವಿ ಪಾಲು ವಿ ದೋಜ] ಪ್ರಣ್ಯಾ ಮತ್ತು ಪಾಪ ಇವರದನ್ನು [ಸಮು] ಸಮಾನವಾಗಿ [ಇವಿ ಮನ್ಯಾ ಇ] ಮನ್ಯಾಸುವುದಿಲ್ಲ [ಸೋ] ಅವನು [ಮೋಹಿಂ] ಮೋಹದಿಂದ ಮೋಹಿತನಾಗುತ್ತ [ಚಿರು] ಅಧಿಕಕಾಲದವರೆಗೆ [ದುಕ್ಕು ಸಹಂತು] ದುಃಖವನ್ನು ಸಹನೆ ಮಾಡುತ್ತ [ಲೋಜ] ಸಂಸಾರದಲ್ಲಿ [ಹಿಂಡಜಿ] ಸುತ್ತುತ್ತಾನೆ.**

**ಭಾವಾರ್ಥ : - ಒಂದು ವೇಳೆ ಅಸದ್ಭಾತ ವ್ಯವಹಾರನಯದಿಂದ ದ್ರವ್ಯಪ್ರಣ್ಯಾಹಾಗೂ ದ್ರವ್ಯಪಾಪಗಳು ಪರಸ್ಪರ ಭಿನ್ನವಾಗಿದ್ದರೂ ಅದರಂತೆ ಅಶುದ್ಧನಿಶ್ಚಯನಯದಿಂದ ಭಾವಪ್ರಣ್ಯಾಹಾಗೂ ಭಾವಪಾಪಗಳು ಪರಸ್ಪರ ಭಿನ್ನವಾಗಿದ್ದರೂ ಕೂಡ ಶುದ್ಧನಿಶ್ಚಯನಯದಿಂದ ಪ್ರಣ್ಯಾ-ಪಾಪಗಳಿಂದ ರಹಿತನಾದ ಶುದ್ಧ ಆತ್ಮನಿಂದ**

**ಯಾವನೆಲೆ ಜೀವ ಪ್ರಣ್ಯಾ-ಪಾಪಗಳಿರದನು ಸಮಾನ ಮನ್ಯಾಸನು |**

**ಅವನೆ ಮೋಹದಿ ದುಃಖಿಸಿಸುತ್ತ ಚಿರಕಾಲ ಜಗದಲಿ ತಿರುಗುವನು ||**

ದೀಯತೇ ಭವದ್ವಿರಿತಿ । ಭಗವಾನಾಹ । ಯದಿ ಶುದ್ಧಾತ್ಮನುಭೂತಿ- ಲಕ್ಷ್ಮಣಂ ತ್ರಿಗುಪ್ತಿಗುಪ್ತವೀತರಾಗನಿವಿಕಲ್ಪ-  
ಪರಮಸಮಾಧಿಂ ಲಬ್ಧಾ ತಿಷ್ಟಂತಿ ತದಾ ಸಮಂತಮೇವ । ಯದಿ ಪುನಸ್ತಫಾವಿಥಾಮವಸ್ಥಾಮಲಭಮಾನಾ ಅಪಿ  
ಸಂತೋ ಗೃಹಸ್ಥಾವಸ್ಥಾಯಾಂ ದಾನಪೂಜಾದಿಕಂ ತೈಜಂತಿ ತಪೋಧನಾವಸ್ಥಾಯಾಂ ಷಡಾವಶ್ಯಕಾದಿಕಂ ಚ  
ತೈಕ್ಷೇತ್ರಭಯಭ್ರಷ್ಟಾಃ ಸಂತಃ ತಿಷ್ಟಂತಿ ತದಾ ದೂಷಣಮೇವೇತಿ ತಾತ್ಪರ್ಯಮರ್ ॥೫೫॥

ಅಥಯೇನ ಪಾಪಫಲೇನ ಜೀವೋದುಃಖಂ ಪ್ರಾಪ್ತ ದುಃಖವಿನಾಶಾರ್ಥಂ ಧರ್ಮಾಭಿಮುಖೋ ಭವತಿ  
ತತ್ವಾಪಮಷಿ ಸಮೀಕ್ಷೇನಮಿತಿ ದರ್ಶಯತಿ-

ವರ ಜಿಯ ಪಾಪಜ್ಞ ಸುಂದರಜ್ಞ ಜಾಣಯ ತಾಜ ಭಣಂತಿ ।

ಜೀವಹ ದುಕ್ಷಜ್ಞ ಜಣವಿ ಲಹು ಸಿವಮಜ್ಞ ಜಾಜ ಕುಣಂತಿ ॥೫೬॥

ವಿಪರೀತವಾದಂಥವು ಹೇಗೆ ಚಿನ್ನದ ಮತ್ತು ಲೋಹದ ಸಂಕಲಿಗಳು ಬಂಧನದ ಅಪೇಕ್ಷೆಯಿಂದ ಸಮಾನವಿವೆ ಹಾಗೆ  
ಅವು ಬಂಧನದ ಅಪೇಕ್ಷೆಯಿಂದ ಸಮಾನವೇ ಇವೆ. ಈ ಪ್ರಕಾರ ನಯವಿಭಾಗದಿಂದ ಯಾವನು  
ಪುಣ್ಯ-ಪಾಪಗಳೆರಡನ್ನು ಸಮಾನವಾಗಿ ಮನ್ಮಿಸುವುದಿಲ್ಲ ಅವನು ನಿರ್ಮಾಂಹಶುದ್ಧನಿಂದ ವಿಪರೀತವಾದ  
ಮೋಹದಿಂದ ಮೋಹಿತನಾಗುತ್ತ ಸಂಶಾರದಲ್ಲಿ ಪರಿಭ್ರಮಣ ಮಾಡುತ್ತಾನೆ.

**ಪ್ರಶ್ನೆ :-** ಹೀಗಿದ್ದರೆ ಕೆಲವು ವರಮತವಾದಿಗಳು ಪುಣ್ಯಪಾಪಗಳೆರಡನ್ನು ಸಮಾನವಾಗಿ ಮನ್ಮಿಸಿ  
ವರ್ತಿಸುತ್ತಿರುವವರನ್ನು ತಾವೇಕೆ ದೂಷಿಸುತ್ತಿರುವಿರೆಂದು ಮೇಲಿನ ಕಥನವನ್ನು ಆಲಿಸಿ ಪ್ರಭಾಕರಭಟ್ಟನು ಪ್ರಶ್ನೆ  
ಮಾಡುತ್ತಾನೆ.

**ಉತ್ತರ :-** ಒಂದು ವೇಳೆ ಶುದ್ಧಾತ್ಮನ ಅನುಭೂತಿಸ್ಥರೂಪದ ಮೂರುಗುಪ್ತಿಗಳಲ್ಲಿ ಗುಪ್ತವಾದಂಥ  
ವೀತರಾಗ ನಿವಿಕಲ್ಪಪರಮಸಮಾಧಿಯನ್ನು ಪ್ರಾಪ್ತಮಾಡಿಕೊಂಡು ಸ್ಥಿರವಾಗಿರುವಾಗಂತೂ ಸಮೃತವೇ ಇದೆ  
(ಆಗಂತೂ ಪುಣ್ಯಪಾಪಗಳನ್ನು ಸಮಾನವಾಗಿ ಮನ್ಮಿಸುವುದು ಯಥಾರ್ಥವೇ ಇದೆ), ಆದರೆ ಯಾರು ಅಂಥ  
ಅವಸ್ಥೆಯನ್ನು ಪ್ರಾಪ್ತಮಾಡಿಕೊಳ್ಳಲಾರದೆ ಆ ಗೃಹಸ್ಥ ಅವಸ್ಥೆಯಲ್ಲಿ ದಾನ-ಪೂಜೆ ಮೊದಲಾದುವನ್ನು ಬಿಟ್ಟು  
ಕೊಟ್ಟಿದ್ದಾರೆ ಮತ್ತು ಮನಿಯ ಅವಸ್ಥೆಯಲ್ಲಿ ಆರು ಆವಶ್ಯಕ ಮೊದಲಾದುದನ್ನು ಬಿಟ್ಟುಕೊಟ್ಟು ಉಬರು  
ಭ್ರಷ್ಟರಾಗುತ್ತ ವರ್ತಿಸುತ್ತಿರುವಾಗಂತೂ ದೂಷಣೆಯೇ ಇದೆ (ಆಗಂತೂ ಪುಣ್ಯ ಪಾಪಗಳೆರಡನ್ನು ಸಮಾನವಾಗಿ  
ಮನ್ಮಿಸುವುದು ದೋಷಾಸ್ಪದವೇ ಇದೆ) ಎಂಬುದು ಇಲ್ಲಿನ ತಾತ್ಪರ್ಯಾರ್ಥವಿದೆಯೆಂದು ಭಗವಾನ  
ಶ್ರೀಯೋಗೀಂದ್ರದೇವರು ಹೇಳುತ್ತಾರೆ.

ಪಾಪದ ಘಳದಿಂದ ದುಃಖಿಯಾದ ಜೀವನು ಆ ದುಃಖವನ್ನು ದೂರ ಮಾಡುವ ಸಲುವಾಗಿ ಧರ್ಮದ  
ಸನ್ಮಿಳಿನಾಗುತ್ತಾನೆ, ಅದಕ್ಕಾಗಿ ಆ ಪಾಪವು ಕೂಡ ಸಮೀಕ್ಷೇನವಿದೆಯೆಂದು ಈಗ ದರ್ಶಿಸುತ್ತಾರೆ,-

ಜೀವ ಪಾಪವತಿಸುಂದರವೆಂದು ಜ್ಞಾನಿಗಳು ಹೇಳುವರದು ।

ಜೀವಗಳಿಗೆ ದುಃಖವನಿತ್ತ ಶೀಘ್ರ ಶಿವಮತಿಯನುಂಟುಮಾಡುವುದು ॥೫೭॥

ವರಂ ಜೀವ ಪಾಪಾನಿ ಸುಂದರಾಣಿ ಜ್ಞಾನಿನಃ ತಾನಿ ಭಣಂತಿ ।  
ಜೀವಾನಾಂ ದುಃಖಾನಿ ಜನಿತಾಂ ಲಫ್ಷು ಶಿವಮತಿಂ ಯಾನಿ ಕುರ್ವಂತಿ ॥೫೬॥

ವರ ಜಿಯ ಇತ್ಯಾದಿ । ವರ ಜಿಯ ವರಂ ಕಂತು ಹೇ ಜೀವ ಪಾಪಜಂ ಸುಂದರಜಂ ಪಾಪಾನಿ ಸುಂದರಾಣಿ ಸಮೀಕ್ಷೆನಾನಿ ಭಣಂತಿ ಕಥಯಂತಿ । ಕೇ । ಜಾಣಿಯ ಜ್ಞಾನಿನಃ ತತ್ತ್ವವೇದಿನಃ । ಕಾನಿ । ತಾಜಂ ತಾನಿ ಪೂರ್ವೋಕ್ತಾನಿ ಪಾಪಾನಿ । ಕಥಂಭೂತಾನಿ । ಜೀವಹಂ ದುಕ್ಷಜಂ ಜಣೇವಿ ಲಹು ಸಿವಮಜಂ ಜಾಜಂ ಕುಣಂತಿ ಜೀವಾನಾಂ ದುಃಖಾನಿ ಜನಿತಾಂ ಲಫ್ಷು ಶಿಷ್ಟಂ ಶಿವಮತಿಂ ಮುಕ್ತಿಯೋಗ್ಯಮತಿಂ ಯಾನಿ ಕುರ್ವಂತಿ । ಅಯಮತ್ತಾಭಿಪ್ರಾಯಃ । ಯತ್ತ, ಭೇದಾಭೇದರತ್ತತ್ಯಾತ್ಮಕಂ ಶ್ರೀಧರ್ಮಂ ಲಭತೇ ಜೀವಸ್ತತ್ವಪಜನಿತದುಃಖ-ಮಪಿ ಶ್ರೇಷ್ಠಮಿತಿ ಕಷಾದಿತಿ ಚೇತ್ । ‘ಆತಾ ನರಾ ಧರ್ಮಪರಾ ಭವಂತಿ’ ಇತಿ ವಚತಾತ್ ॥೫೬॥

ಅಥ ನಿದಾನಬಂಧೋಪಾಚಿತಾನಿ ಪ್ರಣಾನಿ ಜೀವಸ್ಯ ರಾಜ್ಯಾದಿಭೂತಿಂ ದತ್ತಾಂಶಾರಕಾದಿದುಃಖಂ ಜನಯಂತಿತಿ ಹೇತೋಃ ಸಮೀಕ್ಷೆನಾನಿ ನ ಭವಂತಿತಿ ಕಥಯತಿ-

ಮಂ ಪುಣಿ ಪುಣಿಜಿ ಭಲ್ಲಾಜಿ ಜಾಣಿಯ ತಾಜಿ ಭಣಂತಿ ।  
ಜೀವಹ ರಜ್ಜಿ ಇ ದೇವಿ ಲಹು ದುಕ್ಷಹ ಜಾಜಿ ಜಣಂತಿ ॥೫೭॥

### ಗಾಢ - ೫೬

**ಅನ್ವಯಾರ್ಥ :**- [ಜಿಯ] ಎಲ್ಲೆ ಜೀವನೇ ! [ಜಾಜಂ] ಯಾವ ಪಾಪವು (ಪಾಪದ ಫಲವು) [ಜೀವಹುಂ] ಜೀವಗಳಿಗೆ [ದುಕ್ಷಹಂ ಜಾಣಿವಿ] ದುಃಖವನಿತ್ತು [ಲಹು] ಶಿಷ್ಟವಾಗಿಯೇ [ಸಿವಮಜಂ ಕುಣಂತಿ] ಮುಕ್ತಿಗೆ (ಮೋಕ್ಷಕ್ಕೆ ಹೋಗಲು) ಯೋಗ್ಯವಾದ ಬುದ್ಧಿಯನ್ನು ಉತ್ಪನ್ನಮಾಡುತ್ತದೆ [ತಾಜಂ ಪಾಪಜಂ] ಆ ಪಾಪವು ಕೂಡ [ವರ ಸುಂದರಜಂ] ಅಧಿಕಸುಂದರವಿದೆ - ಸಮೀಕ್ಷಿನವಿದೆಯೆಂದು [ಜಾಣಿಯ ಭಣಂತಿ] ಜ್ಞಾನಿಗಳು-ತತ್ತ್ವವೇದಿಗಳು ಹೇಳುತ್ತಾರೆ.

**ಭಾವಾರ್ಥ :**- ಪಾಪದ ಫಲರೂಪವಾದ ದುಃಖದ ಭಯದಿಂದ ಜೀವನು ಭೇದಾಭೇದ ರತ್ನತ್ಯಾತ್ಮಕವಾದ ಶ್ರೀ ಧರ್ಮವನ್ನು (ಸತ್ಯಧರ್ಮವನ್ನು) ಪಡೆಯುತ್ತಾನೆಂದರೆ ಆ ಪಾಪಜನ್ಯವಾದ ದುಃಖವು ಕೂಡ ಶ್ರೇಷ್ಠವಿದೆ. ಏಕೆಂದರೆ ‘ಆತಾ ನರಾ ಧರ್ಮಪರಾ ಭವಂತಿ’ ಎಂದರೆ ಹೆಚ್ಚಾಗಿದುಃಖ ಮನಸ್ಸಿರು ಧರ್ಮವನ್ನುಖಿರಾಗುತ್ತಾರೆಂಬುದು ಆಗಮದ ವಚನವಿದೆ.

ನಿದಾನಬಂಧದಿಂದ ಉಪಾಚಿಸಲ್ಪಟ್ಟ ಪ್ರಣಾವ ಜೀವನಿಗೆ ರಾಜ್ಯಾದಿಗಳ ವಿಭೂತಿಯನಿತ್ತು ನರಕಾದಿಗಳ ದುಃಖವನ್ನು ಉತ್ಪನ್ನಮಾಡುತ್ತದೆ ಅದರಿಂದ ಅದು ಸಮೀಕ್ಷಿನವಿಲ್ಲವೆಂದು ಈಗ ಹೇಳುತ್ತಾರೆ,-

### ಗಾಢ - ೫೭

**ಅನ್ವಯಾರ್ಥ :**- [ಪುಣಿ] ಮತ್ತೆ [ತಾಜಂ ಪುಣಿಜಂ] ಆ ಪುಣಿವು ಕೂಡ [ಮಂ ಭಲ್ಲಾಜಂ] ಭದ್ರ-ಒಳ್ಳಿಯದಿಲ್ಲ [ಜಾಜಂ] ಏಕೆಂದರೆ ಪುಣಿವು [ಜೀವಹಂ] ಜೀವನಿಗೆ [ರಜ್ಜಿ ಇಂ ದೇವಿ] ರಾಜ್ಯಾದಿಗಳನಿತ್ತು

ಪುನರಾಪುಣಿಸಹ ಭದ್ರವಿಲ್ಲೆಂದು ಜ್ಞಾನಿಗಳು ಹೇಳುವರದು ।  
ಜನಿಯಿಪ್ಪಿದು ದುಃಖವನು ಜೀವಗಳಿಗೆ ರಾಜ್ಯವನಿತ್ತು ಶಿಷ್ಟದಲ ॥೫೭॥

ಮಾ ಪ್ರಣಃ ಪುಣ್ಯಾನಿ ಭದ್ರಾಣ ಜ್ಞಾನಿನಃ ತಾನಿ ಭಣಂತಿ ।  
ಜೀವಸ್ಯ ರಾಜ್ಯಾನಿ ದತ್ತಾಂಶ್ಲಾಂಶು ದುಃಖಾನಿ ಯಾನಿ ಜನಯಂತಿ ॥೩೨॥

ಮಂ ಪ್ರಣಿ ಇತ್ಯಾದಿ । ಮಂ ಪ್ರಣಿ ಮಾ ಪ್ರಣಃ ನ ಪ್ರಣಃ ಪುಣ್ಯಾನಿ ಭದ್ರಾಣ ಭವಂತಿತಿ ಕಾಣಂತಿಯ ತಾಜಂ ಭಣಂತಿ ಜ್ಞಾನಿನಃ ಪುರುಷಾಸ್ತಾನಿ ಪುಣ್ಯಾನಿ ಕರ್ಮ-ತಾಪನ್ಯಾನಿ ಭಣಂತಿ । ಯಾನಿ ಕಂ ಕುರ್ವಂತಿ । ಜೀವಹಂ ರಜ್ಜಂ ಇಂ ದೇವಿ ಲಹು ದುಕ್ಷಜಂ ಜಾಜಂ ಜಣಂತಿ ಯಾನಿ ಪುಣ್ಯಕರ್ಮಾಣಿ ಜೀವಸ್ಯ ರಾಜ್ಯಾನಿ ದತ್ತಾಂಶ್ಲಾಂಶು ಶೀಷ್ಟಂ ದುಃಖಾನಿ ಜನಯಂತಿ । ತದ್ವಥಾ । ನಿಜಶುದ್ಧಾತ್ಮಭಾವನೋತ್ತೀರೇತರಾಗ-ಪರಮಾನಂದ್ಯೈಕರೂಪಸುಖಾನುಭವವಿವರೀತೇನ ದೃಷ್ಟಿತ್ವಾನುಭೂತಭೋಗಾಕಾಂಜ್ಞಾರೂಪನಿದಾನಂಧ-ಪೂರ್ವಕಜ್ಞಾನತಪೋದಾನಾದಿನಾ ಯಾನ್ಯಾಪಾಚಿತಾನಿ ಪುಣ್ಯಕರ್ಮಾಣಿ ತಾನಿ ಹೇಯಾನಿ । ಕಸ್ತಾದಿತಿ ಚೀತಾ । ನಿದಾನಂಧೋಪಾಚಿತಪುಣ್ಯೈನ ಭವಾಂತರೇ ರಾಜ್ಯಾದಿವಿಭೂತು ಲಬ್ಧಾಯಾಂ ತು ಭೋಗಾನ್ ತ್ಯಕ್ತಂ ನ ಶಕ್ಷೋತಿ ತೇನ ಪುಣ್ಯೈನ ನರಕಾದಿದುಃಖಂ ಲಭತೇ । ರಾವಣಾದಿವರ್ತಾ । ತೇನ ಕಾರಣೇನ ಪುಣ್ಯಾನಿ ಹೇಯಾನೀತಿ । ಯೇ ಪ್ರಣೀರ್ದಾನರಹಿತಪುಣ್ಯಸಹಿತಾಃ ಪುರುಷಾಸ್ತೇ ಭವಾಂತರೇ ರಾಜ್ಯಾದಿಭೋಗೇ ಲಭ್ಯೇರಪಿ ಭೋಗಾಂಶ್ವಕ್ತಾಂ ಜಿನದೀಕ್ಷಾಂ ಗೃಹೀತಾಂ ಚೋಧ್ಯಗತಿಗಾಮಿನೋ ಭವಂತಿ ಬಲದೇವಾದಿವದಿತಿ ಭಾವಾಧರಃಾ । ತಥಾ ಚೋಕ್ತಮೋ-‘ಉಧ್ಯಗಾ ಬಲದೇವಾಃ ಸ್ಯಾನಿಸಿರ್ದಾನಾ ಭವಾಂತರೇ’ ಇತ್ಯಾದಿ ವಚನಾತ್ ॥೩೨॥

ಅಥ ನಿರ್ಮಲಸಮ್ಯಕ್ತಾಂಭಿಮುಖಾನಾಂ ಮರಣಮಷಿ ಭದ್ರಂ, ತೇನ ವಿನಾ ಪುಣ್ಯಮಷಿ ಸಮೀಚಿತೇನ ನ ಭವತೀತಿ ಪ್ರತಿಪಾದಯತಿ-

[ಲಹು] ಶೀಷ್ಟವಾಗಿ [ದುಕ್ಷಹಂ] ನರಕಾದಿಗಳ ದುಃಖವನ್ನು [ಜಣಂತಿ] ಉತ್ಸವ ಮಾಡುತ್ತದೆಯೆಂದು [ಕಾಣಂತಿ ಭಣಂತಿ] ಜ್ಞಾನೀ ಪುರುಷರು ಹೇಳುತ್ತಾರೆ.

**ಭಾವಾಧರ :**- ನಿಜಶುದ್ಧಾತ್ಮನ ಭಾವನೆಯಿಂದ ಉತ್ಸವಾದ ಒಂದು ವೀತರಾಗ ಪರಮಾನಂದವು ರೂಪವಿರುವಂಥ ಸುಖಿದ ಅನುಭವದಿಂದ ವಿವರೀತವಾದ ಆ ನೋಡಿದ, ಕೇಳಿದ ಮತ್ತು ಅನುಭವಿಸಿದ ಭೋಗಳ ಆಕಾಂಕ್ಷಾರೂಪದ ನಿದಾನಂಧದೊಡನೆ ಜ್ಞಾನ, ತಪ ಮತ್ತು ದಾನಾದಿಗಳಿಂದ ಉಪಾಚಿಸಿದ ಯಾವ ಪುಣ್ಯಕರ್ಮಾಗಳವೇ ಅವು ಹೇಯವಿವೆ. ಏಕೆಂದರೆ ನಿದಾನಂಧದಿಂದ ಉಪಾಚಿಸಿದ ಪುಣ್ಯದಿಂದ ಎರಡನೇ ಭವದಲ್ಲಿ ರಾಜ್ಯಾದಿಗಳ ವಿಭೂತಿಯು ಪ್ರಾಪ್ತವಾದರೆ ಜೀವನು ಭೋಗಳನ್ನು ಬಿಡುವ ಸಾಧ್ಯತೆಯಿಲ್ಲದಿರುವುದರಿಂದ ರಾವಣ ಮೋದಲಾದವರಂತೆ ಆ ಪುಣ್ಯದಿಂದ ನರಕಾದಿಗಳ ದುಃಖ ಪಡೆಯುತ್ತಾನೆ, ಅದಕ್ಕಾಗಿ ಅಂಥ ಪುಣ್ಯವು ಹೇಯವಿದೆ. ಮತ್ತು ಯಾವ ಪುರುಷನು ನಿದಾನರಹಿತವಾದ ಪುಣ್ಯಸಹಿತನಿದ್ದಾನೆ ಅವನು ಎರಡನೇ ಭವದಲ್ಲಿ ರಾಜ್ಯಾದಿಗಳ ಭೋಗವು ಪ್ರಾಪ್ತವಾದರೂ ಆ ಭೋಗಳನ್ನು ತ್ಯಜಿಸಿ ಜಿನದೀಕ್ಷೆ ಸ್ವಿಕರಿಸಿ ಬಲದೇವರ ಹಾಗೆ ಉಧ್ಯಗತಿಗಾಮಿಯಾಗುತ್ತಾನೆಂಬುದು ಇಲ್ಲಿನ ಭಾವಾಧರವಿದೆ ‘ಪೂರ್ವಜನ್ಮದಲ್ಲಿ ನಿದಾನಂಧ ಮಾಡದಂಥ ಬಲದೇವರು ಉಧ್ಯಗಾಮಿಯಾಗುತ್ತಾರೆ’ದು ಆಗಮದಲ್ಲಿ ಹೇಳಿದಾರೆ.

ನಿರ್ಮಲ ಸಮ್ಯಕ್ತಾಂಶ ಸಮ್ಮಖಿನಾದ ಜೀವನ ಮರಣವು ಕೂಡ ಒಳ್ಳಿಯದಿದೆ ಮತ್ತು ಸಮ್ಯಕ್ತಾಂಶ ಪುಣ್ಯವು ಕೂಡ ಸಮೀಚಿತವಿಲ್ಲವೆಂದು ಈಗ ಹೇಳುತ್ತಾರೆ,-

**ವರ ಣೀಯ-ದಂಸಣ-ಅಹಿಮುಹಲು ಮರಣ ವಿ ಜೀವ ಲಹೇಸಿ ।**

**ಮಾ ಣೀಯ-ದಂಸಣ-ವಿಮೃಹಲು ಪುಣ್ಯ ವಿ ಜೀವ ಕರೇಸಿ ॥ಜಲ॥**

**ವರಂ ನಿಜದರ್ಶನಾಭಿಮುಖಃ ಮರಣಮಪಿ ಜೀವ ಲಭಸ್ತ ।**

**ಮಾ ನಿಜದರ್ಶನವಿಮುಖಃ ಪುಣ್ಯ ಮಪಿ ಜೀವ ಕರಿಷ್ಯಸಿ ॥ಜಲ॥**

ವರ ಇತ್ಯಾದಿ । ವರ ಣೀಯದಂಸಣಅಹಿಮುಹಲು ವರಂ ಕಂತು ನಿಜದರ್ಶನಾಭಿಮುಖಃ ಸನ್ ಮರಣ ವಿ ಜೀವ ಲಹೇಸಿ ಮರಣಮಪಿ ಹೇ ಜೀವ । ಲಭಸ್ತ ಭಜ । ಮಾ ಣೀಯದಂಸಣವಿಮೃಹಲು ಮಾ ಪುನರ್ನಿಜದರ್ಶನವಿಮುಖಃ ಸನ್ ಪುಣ್ಯ ವಿ ಜೀವ ಕರೇಸಿ ಪುಣ್ಯ ಮಪಿ ಹೇ ಜೀವ ಕರಿಷ್ಯಸಿ । ಯಥಾ ಚ ಸ್ವಕ್ಷೇಯನಿರೋಷಿಪರಮಾತ್ಮಾನುಭೂತಿರುಚಿರೂಪಂ ತ್ರಿಗುಣಿಗುಪ್ತಲಕ್ಷಣಿಶ್ಚಯಚಾರಿತಾವಿನಾಭೂತಂ ಏತರಾಗಸಂಜ್ಞಂ ನಿಶ್ಚಯಸಮೃತ್ಯಂ ಭಣ್ಯತೇ ತದಭಿಮುಖಃ ಸನ್ ಹೇ ಜೀವ ಮರಣಮಪಿ ಲಭಸ್ತ ದೋಷೋ ನಾಸ್ತಿ ತೇನ ವಿನಾಪುಣ್ಯಂ ಮಾ ಕಾಷಣೋರಿತಿ । ಅತ್ಯ ಸಮೃತ್ಯದ್ರಹಿತಾ ಜೀವಾಃ ಪುಣ್ಯಸಹಿತಾ ಅಪಿ ಪಾಪಜೀವಾಭಣ್ಯಂತೇ । ಸಮೃತ್ಯಸಹಿತಾಃ ಪುನಃ ಪ್ರಾರ್ಥಭವಾಂತರೋಪಾಜ್ಞಾತಪಾಪಫಲಂ ಭೂಂಜಾನಾ ಅಪಿ ಪುಣ್ಯಜೀವಾ ಭಣ್ಯಂತೇ ಯೀನ ಕಾರಣೇನ, ತೇನ ಕಾರಣೇನ ಸಮೃತ್ಯದ್ರಹಿತಾನಂ ಮರಣಮಪಿ ಭದ್ರಮ್ । ಸಮೃತ್ಯದ್ರಹಿತಾನಂ ಚ ಪುಣ್ಯಮಪಿ ಭದ್ರಂ ನ ಭವತಿ । ಕಸ್ತಾತ್ । ತೇನ ನಿದಾನಬದ್ಧಪ್ರಕ್ಷೇನ ಭವಾಂತರೇ ಭೋಗಾನ್ ಲಭಾಜಪಶ್ಚಾನ್ವರಕಾದಿಕಂ ಗಳ್ಳಂತೀತಿ ಭಾವಾಧರ್ಣಃ । ತಥಾ ಚೋಕ್ತಮ್ - ‘ವರಂ ನರಕವಾಸೋಽಪಿ ಸಮೃತ್ಯೈನ ಹಿಸಂಯುತಃ । ನ ತು ಸಮೃತ್ಯಹೀನಸ್ಯ ನಿವಾಸೋ ದಿವಿ ರಾಜತೇ ॥’ ॥ಜಲ॥

### ಗಾಢ - ಜಲ

**ಅನ್ವಯಾಧರ್ :** - [ಜೀವ] ಎಲ್ಲೆ ಜೀವನೇ ! ನೀನು [ಣೀಯ-ದಂಸಣ-ಅಹಿಮುಹಲು] ನಿಜ (ನಿಶ್ಚಯ) ಸಮೃತ್ಯದ ಸನ್ಮಾನಿತಾರ್ಥ [ಮರಣ ವಿ ಲಹೇಸಿ] ಮರಣವನ್ನು ಕೂಡ ಹೊಂದಿದರೂ ಒಳ್ಳೆಯದಿದೆ, ಆದರೆ [ಜೀವ] ಎಲ್ಲೆ ಜೀವನೇ ! ನೀನು [ಣೀಯ-ದಂಸಣ-ವಿಮೃಹಲು] ನಿಜ (ನಿಶ್ಚಯ) ಸಮೃತ್ಯದಿಂದ ವಿಮುಖನಾಗಿರುತ್ತ [ಪುಣ್ಯ ವಿ ಕರೇಸಿ] ಪುಣ್ಯ ಮಾಡಿದರೂ ಕೂಡ [ಮಾ ವರ] ಒಳ್ಳೆಯದಿಲ್ಲ.

**ಭಾವಾಧರ್ :** - ತನ್ನ ನಿರೋಷ, ಪರಮಾತ್ಮನ ಅನುಭೂತಿಯ ರುಚಿರೂಪವೂ ಮೂರುಗುಪ್ತಿಗಳಿಂದ ಗುಪ್ತವಾದಲಕ್ಷಣಾಪಳ್ಳಧೂ ಆದ ಯಾವ ನಿಶ್ಚಯಚಾರಿತ್ರವಿದೆ ಅದರ ಜತೆಯಲ್ಲಿ ಅವಿನಾಭೂತವಾದುದು ಏತರಾಗನಾಮದ ನಿಶ್ಚಯಸಮೃತ್ಯವೇನಿಸಿಕೊಳ್ಳುತ್ತದೆ. ಆ ನಿಶ್ಚಯಸಮೃತ್ಯದ ಸನ್ಮಾನಿತಾರ್ಥ ಎಲ್ಲೆ ಜೀವನೇ ! ನೀನು ಮರಣಹೊಂದಿದರೂ ಕೂಡ ದೋಷವಿಲ್ಲ, ಆದರೆ ಸಮೃತ್ಯದಿಂದ ರಹಿತನಾಗಿ ಪುಣ್ಯ ಮಾಡಬೇಡ.

ಸಮೃತ್ಯದಿಂದ ರಹಿತರಾದ ಜೀವರುಗಳು ಪುಣ್ಯಸಹಿತರಾಗಿದ್ದರೂ ಕೂಡ ಪಾಪೀ ಜೀವರುಗಳಿಂದ ಕರೆಸಿಕೊಳ್ಳುತ್ತಾರೆ, ಮತ್ತು ಸಮೃತ್ಯಸಹಿತರಾದ ಜೀವರುಗಳು ಮೊದಲಿನ ಭವಗಳಲ್ಲಿ ಉಪಾಜ್ಞಾಸಿದ ಪಾಪದಫಲವನ್ನು ಭೋಗಿಸುತ್ತಿದ್ದರೂ ಕೂಡ ಪುಣ್ಯವಂತ ಜೀವರುಗಳಿನಿಸಿಕೊಳ್ಳುತ್ತಾರೆ. ಆದುದರಿಂದ ಸಮೃತ್ಯಸಹಿತರಾದ

ಎಲೆ ಜೀವ ನಿಜದರ್ಶನಾಭಿಮುಖಿನಾಗಿ ಮರಣವಪಡೆ ಆದರೆ ।

ಎಲೆ ಜೀವ ನಿಜದರ್ಶನವಿಮುಖಿನಾಗಿ ಪುಣ್ಯ ಸಹ ಮಾಡಲಾರೆ ॥ಜಲ॥

ಅಥ ತಮೇವಾಧ್ರ ಪುನರಪಿ ದೃಢಯತಿ-

ಜೇ ಣೀಯ-ದಂಸಣ-ಅಹಿಮುಹಾ ಸೋಕ್ಕು ಅಣಂತು ಲಹಂತಿ ।

ತಿಂ ವಿಣು ಪುಣ್ಣು ಕರಂತಾ ವಿ ದುಕ್ಕು ಅಣಂತು ಸಹಂತಿ ॥೫೯॥

ಯೇ ನಿಜದರ್ಶನಾಭಿಮುಖಃ ಸೌಖ್ಯ ಮನಂತ ಲಭಂತೇ ।

ತೇನ ವಿನಾಪುಣ್ಣಂ ಕುವಾಣಾ ಅಪಿ ದುಃಖಮನಂತಂ ಸಹಂತೇ ॥೫೯॥

ಜೇ ಣೀಯ ಇತ್ಯಾದಿ । ಜೇ ಯೇ ಕೇಚನ ಣೀಯದಂಸಣಅಹಿಮುಹಾ ನಿಜದರ್ಶನಾಭಿಮುಖಾಸ್ತೇ ಪುರುಷಾಃ ಸೋಕ್ಕು ಅಣಂತು ಲಹಂತಿ ಸೌಖ್ಯ ಮನಂತಂ ಲಭಂತೇ । ಅಪರೇ ಕೇಚನ ತಿಂ ವಿಣು ಪುಣ್ಣು ಕರಂತಾ ವಿ ತೇನ ಸಮೃತ್ಯೈನ ವಿನಾ ಪುಣ್ಣಂ ಕುವಾಣಾ ಅಪಿ । ದುಕ್ಕು ಅಣಂತು ಸಹಂತಿ ದುಃಖಮನಂತಂ ಸಹಂತ ಇತಿ । ತಥಾಹಿ । ನಿಜಶುದ್ಧಾತ್ಮತತೈತ್ಯಾಪಲಬ್ಧಿರುಚಿರೂಪನಿಶ್ಚಯಸಮೃತ್ಯಾಭಿಮುಖಾ ಯೇ ತೇ ಕೇಚನಾಸ್ತಿನ್ನೇವ ಭವೇ ಧರ್ಮಪುತ್ರಭೀಮಾಜುಂದಿವದಕ್ಷಯಸುಖಂ ಲಭಂತೇ, ಯೇ ಕೇಚನ ಪುನರ್ನಕುಲಸಹದೇವಾದಿವರ್ತ ಸ್ವರ್ಗಸುಖಂ ಲಭಂತೇ । ಯೇ ತು ಸಮೃತ್ಯಾಪಹಿತಾಸ್ತೇ ಪುಣ್ಣಂ ಕುವಾಣಾ ಅಪಿ ದುಃಖಮನಂತಮನುಭವಂತೀತಿ ತಾತ್ಪರ್ಯಮ್ ॥೫೯॥

ಜೇವರುಗಳ ಮರಣವು ಕೂಡ ಒಳ್ಳೆಯದಿದೆ ಮತ್ತು ಸಮೃತ್ಯಾಪಹಿತರಾದ ಜೇವರುಗಳ ಪುಣ್ಣವು ಕೂಡ ಒಳ್ಳೆಯದಿಲ್ಲ. ಏಕೆಂದರೆ ನಿದಾನದಿಂದ ಬದ್ದವಾದ ಆ ಪುಣ್ಣದಿಂದ ಜೇವರುಗಳು ಭವಂತರದಲ್ಲಿ ಭೋಗಗಳನ್ನು ಪ್ರಾಪ್ತಮಾಡಿಕೊಂಡು ನಂತರ ನರಕಾದಿಗಳಲ್ಲಿ ಹೋಗುತ್ತಾರೆಂಬುದು ಇಲ್ಲಿನ ಭಾವಾಧಾರಿದೆ. ಹೀಗೆ ಇತರೆದೆಯಲ್ಲಿ ಕೂಡ ಹೇಳಿದ್ದಾರೆ- ‘ಸಮೃತ್ಯಾಪಹಿತವಾದ ನರಕವಾಸವು ಕೂಡ ಒಳ್ಳೆಯದಿದೆ, ಆದರೆ ಸಮೃತ್ಯಾಪಿಲ್ಲದೆ ಜೀವನಿಗೆ ಸ್ವರ್ಗದ ನಿವಾಸವು ಕೂಡ ಶೋಭಿಸುವುದಿಲ್ಲ.’

ಈಗ ಮತ್ತೆ ಅದೇ ಅಧ್ಯಾವನ್ನು ದೃಢಪಡಿಸುತ್ತಾರೆ,-

### ಗಾಢ - ೫೯

**ಅನ್ವಯಾಧ್ರ :**- [ಜೇ] ಯಾವ ಪುರಣರು [ಣೀಯ-ದಂಸಣ-ಅಹಿಮುಹಾ] ನಿಜ (ನಿಶ್ಚಯ) ಸಮೃಗ್ಂಶನದ ಸನ್ಯಾಸಿರಿದ್ದಾರೆ ಅವರು [ಅಣಂತು ಸೋಕ್ಕು ಲಹಂತಿ] ಅನಂತಸುಖ ಪಡೆಯುತ್ತಾರೆ. ಮತ್ತು [ತಿಂ ವಿಣು] ಆ ನಿಶ್ಚಯ ಸಮೃತ್ಯಾಪಿಲ್ಲದ ಇತರರು [ಪುಣ್ಣು ಕರಂತಾ ವಿ] ಪುಣ್ಣ ಮಾಡಿದರೂ ಕೂಡ [ಅಣಂತು ದುಕ್ಕು ಸಹಂತಿ] ಅನಂತ ದುಃಖಮನ್ನೇ ಸಹನೆ ಮಾಡುತ್ತಾರೆ.

**ಭಾವಾಧ್ರ :**- ನಿಜಶುದ್ಧಾತ್ಮನ ಪ್ರಾಪ್ತಿಯ ರುಚಿರೂಪವಾದ ನಿಶ್ಚಯ ಸಮೃತ್ಯಾಪ ಸನ್ಯಾಸಿರಿದುವಂಥ ಅದೆಷ್ಟೂ ಪುರಣರು ಈ ಭವದಲ್ಲಿಯೇ ಯುಧಿಷ್ಠಿರ, ಭೀಮ, ಅಜುಂನ ಮೋದಲಾದವರಂತೆ ಅಕ್ಷಯಸುಖ ಪಡೆದಿದ್ದಾರೆ ಮತ್ತೆ ಕೆಲವರು ನಕುಲ, ಸಹದೇವ ಮೋದಲಾದವರಂತೆ ಅಹಮಿಂದ್ರಪದದ ಸುಖವನ್ನು ಪಡೆದಿದ್ದಾರೆ.

ನಿಜದರ್ಶನಾಭಿಮುಖರಾದ ಪುರಣರು ಅನಂತಸುಖ ಪಡೆಯುವರು ।

ನಿಜದರ್ಶನ ವಿನಹ ಪುಣ್ಣ ಮಾಡಿದರನಂತ ದುಃಖ ಸಹಿಸುವರು ॥೫೯॥

ಅಥ ನಿಶ್ಚಯೀನ ಪುಣ್ಯಂ ನಿರಾಕರೋತಿ-

ಪುಣ್ಯೇಣ ಹೋಜ ವಿಹವೋ ವಿಹವೇಣ ಮಂಬ ಮಧಿಣ ಮಜ್ಜ-ಮೋಹೋ ।

ಮಜ್ಜ-ಮೋಹೇಣ ಯ ಪಾಪಂ ತಾ ಪುಣ್ಯಂ ಅಮ್ಮ ಮಾ ಹೋಲು ॥೬೦॥

ಪುಣ್ಯೇನ ಭವತಿ ವಿಭವೋ ವಿಭವೇನ ಮದೋ ಮದೇನ ಮತಿಮೋಹಃ ।

ಮತಿಮೋಹೇನ ಚ ಪಾಪಂ ತಸ್ಯಾತ್ ಪುಣ್ಯಂ ಅಸ್ಯಾಕಂ ಮಾ ಭವತು ॥೬೦॥

ಪುಣ್ಯೇಣ ಇತ್ಯಾದಿ । ಪುಣ್ಯೇಣ ಹೋಜ ವಿಹವೋ ಪುಣ್ಯೇನ ವಿಭವೋ ವಿಭೂತಿಭರವತಿ, ವಿಹವೇಣ ಮಂಬ ವಿಭವೇನ ಮದೋಕಹಂಕಾರೋ ಗಪೋಽಭವತಿ, ಮಧಿಣ ಮಜ್ಜಮೋಹೋ ವಿಜ್ಞಾನಾದ್ಯ ಷಟ್ವಿಧಮದೇನ ಮತಿಮೋಹೋ ಮತಿಭ್ರಂಶೋ ವಿವೇಕಮೂಢತ್ವಂ ಭವತಿ । ಮಜ್ಜಮೋಹೇಣ ಯ ಪಾಪಂ ಮತಿಮೂಢತ್ವೇನ ಪಾಪಂ ಭವತಿ, ತಾ ಪುಣ್ಯಂ ಅಮ್ಮ ಮಾ ಹೋಲು ತಸ್ಯಾದಿತ್ವಂಭೂತಂ ಪುಣ್ಯಂ ಅಸ್ಯಾಕಂ ಮಾ ಭೂದಿತಿ । ತಥಾ ಚ । ಇದಂ ಪೂರ್ವೋಕ್ತಂ ಪುಣ್ಯಂ ಭೇದಾಭೇದರತ್ವತ್ಯ ಯಾರಾಧನಾರಹಿತೇನ ದೃಷ್ಟಿತ್ವಾನುಭೂತಿಭೋಗಾಕಾಂಕ್ಷಾರೂಪನಿದಾನಂಧಪರಿಣಾಮಸಹಿತೇನ ಜೀವೇನ ಯದುಪಾರ್ಜಿತಂ ಪೂರ್ವಾಭವೇ ತದೇಹ ಮದಮಹಂಕಾರಂ ಜನಯತಿ ಬುದ್ಧಿವಿನಾಶಂ ಚ ಕರೋತಿ । ನ ಚ ಪ್ರಾನಃ ಸಮೃಕ್ತಾದಿಗುಣಸಹಿತಂ ಭರತಸಗರರಾಮಪಾಂಡವಾದಿ-ಪುಣ್ಯಬಂಧವತ್ । ಯದಿ ಪ್ರಾನಃ ಸರ್ವೇಷಾಂ ಮದಂ ಜನಯತಿ ತಹಿರ ತೇ ಕಥಂ ಪುಣ್ಯ ಭಾಜನಾಃ ಸಂತೋ ಮದಾಹಂಕಾರಾದಿವಿಕಲ್ಪಂ ತ್ಯಕ್ತಾಪ ಮೋಕ್ಷಂ ಗತಾಃ ಇತಿ ಭಾವಾಭಃ । ತಥಾ ಚೋಕ್ತಂ ಚಿರಂತನಾನಾಂ

ಅದರೆ ಯಾರು ಸಮೃಕ್ತದಿಂದ ರಹಿತರಿದ್ವಾರೆ ಅವರು ಪುಣ್ಯ ಮಾಡುತ್ತಿದ್ದರೂ ಕೂಡ ಅನಂತ ದುಃಖವನ್ನೇ ಅನುಭವಿಸುತ್ತಾರೆ.

ಈಗ ನಿಶ್ಚಯನಯದಿಂದ ಪುಣ್ಯವನ್ನು ನಿಷೇಧಿಸುತ್ತಾರೆ,-

**ಗಾಥೆ - ೬೦**

**ಅನ್ವಯಾಭರ : -** [ಪುಣ್ಯೇಣ] ಪುಣ್ಯದಿಂದ [ವಿಹವೋ] ಷಟ್ವಿಭವವು [ಹೋಜ] ದೊರಕುತ್ತದೆ [ವಿಹವೇಣ] ಷಟ್ವಿಭವದಿಂದ [ಮಂಬ] ಗರ್ವವಂಟಾಗುತ್ತದೆ [ಮಧಿಣ] ವಿಜ್ಞಾನ ಮೋದಲಾದ ಎಂಟು ಪ್ರಕಾರದ ಮದದಿಂದ [ಮಜ್ಜ-ಮೋಹೋ] ಬುದ್ಧಿಭ್ರಮಣ-ಮತಿಮೂಢತ್ಯಯಾಗುತ್ತದೆ [ಮಜ್ಜ-ಮೋಹೇಣ] ಬುದ್ಧಿಭ್ರಮಣಯಿಂದ [ಪಾಪಂ ಯ] ಪಾಪವಾಗುತ್ತದೆ [ತಾ] ಆದ್ವರಿಂದ [ಅಮ್ಮ] ನಮಗೆ [ಪುಣ್ಯಂ] ಇಂಥ ಪುಣ್ಯವು [ಮಾ ಹೋಲು] ಸಂಭವಿಸದಿರಲಿ.

**ಭಾವಾಭರ : -** ಭೇದಾಭೇದರತ್ವತ್ಯಯದ ಆರಾಧನೆಯಿಂದ ರಹಿತ, ಸೋಡಿದ-ಕೇಳಿದ ಮತ್ತು ಅನುಭವಿಸಿದ ಭೋಗಗಳ ಆಕಾಂಕ್ಷೆಯರೂಪದ ಪರಿಣಾಮಸಹಿತವಿರುವಂಧ ಜೀವರುಗಳಿಂದ ಪೂರ್ವಾಭವದಲ್ಲಿ ಉಪಾರ್ಜಿಸಲ್ಪಟ್ಟ ಆ ಪೂರ್ವೋಕ್ತಪುಣ್ಯವೇ ಅಹಂಕಾರವನ್ನು ಉತ್ಪನ್ನಮಾಡುತ್ತದೆ ಮತ್ತು ಬುದ್ಧಿಯ

ಯತಿ ಪುಣ್ಯದಿ ವಿಭವ ವಿಭವದಿಮದ ಮದದಿ ಮತಿಮೋಹವಾಗುವದು ।

ಮತಿ ಮೋಹದಿ ಪಾಪವಾಗುವುದದರಿಂದನಗೆ ಪುಣ್ಯವಾಗದಿರಲಿ ॥೬೦॥

ನಿರಹಂಕಾರತ್ವವ್ಯಾ-‘ಸತ್ಯಂ ವಾಚಿ ಮತ್ತೆ ಶ್ರತಂ ಹೃದಿ ದಯಾ ಶೌರ್ಯಂ ಭುಜೀ ವಿಕ್ರಮೀ ಲಕ್ಷ್ಮಿದಾನನಮನೊನಮಧಿನಿಚಯೀ ಮಾರ್ಗೇ ಗತಿನಿವೃತ್ಯತೇಃ । ಯೇಷಾಂ ಪ್ರಾಗಜನೀಹ ತೇರಪಿ ನಿರಹಂಕಾರಾಃ ಶ್ರತೀಗೋರ್ಜರಾಶ್ಚತ್ತಂ ಸಂಪ್ರತಿ ಲೇಶತೋರ್ಪಿ ನ ಗುಣಾಸ್ತೇಷಾಂ ತಥಾಪ್ಯದ್ಧತಾಃ ॥’ ॥೬೦॥

ಅಥ ದೇವಶಾಸ್ತ್ರಗುರುಭಕ್ತ್ಯಾ ಮುಖ್ಯವೃತ್ಯಾ ಪುಣ್ಯಂ ಭವತಿ ನ ಚ ಮೋಕ್ಷ ಇತಿ ಪ್ರತಿಪಾದಯತಿ-

ದೇವಹಂ ಸತ್ಯಹಂ ಮುಣಿವರಹ ಭತ್ತಿವ ಪುಣ್ಯಾ ಹವೇಇ ।

ಕಮ್ಮ-ಕ್ವಲು ಪುಣು ಹೋಇ ಣವಿ ಅಜ್ಞಲು ಸಂತಿ ಭಕ್ತೇಇ ॥೬೧॥

ದೇವಾನಾಂ ಶಾಸ್ತ್ರಾಂ ಮುನಿವರಾಣಾಂ ಭಕ್ತ್ಯಾ ಪುಣ್ಯಂ ಭವತಿ ।

ಕಮ್ಮಕ್ಷಯಃ ಪುನಃ ಭವತಿ ಸ್ವೇವ ಆಯಃ ಶಾಂತಿ ಭಣತಿ ॥೬೨॥

ದೇವಹಂ ಇತ್ಯಾದಿ । ದೇವಹಂ ಸತ್ಯಹಂ ಮುಣಿವರಹಂ ಭತ್ತಿವ ಪುಣ್ಯಾ ಹವೇಇ ದೇವಶಾಸ್ತ್ರಮುನೀನಾಂ ಭಕ್ತ್ಯಾ ಪುಣ್ಯಂ ಭವತಿ ಕಮ್ಮಕ್ವಲು ಪುಣು, ಹೋಇ ಣವಿಕಮ್ಮಕ್ಷಯಃ ಪುನಮುಖ್ಯವೃತ್ಯಾ ಸ್ವೇವ ಭವತಿ । ಏವಂ ಕೋರಸೌ ಭಣತಿ । ಅಜ್ಞಲು ಆಯಃ । ಕಿಂ ನಾಮಾ । ಸಂತಿ ಶಾಂತಿಃ ಭಕ್ತೇಇ ಭಣತಿ ಕಥಯತಿ ಇತಿ । ತಥಾಹಿ । ಸಮ್ಯಕ್ತಪ್ರಾವರ್ಚದೇವಶಾಸ್ತ್ರಗುರುಭಕ್ತ್ಯಾ ಮುಖ್ಯವೃತ್ಯಾ ಪುಣ್ಯಮೇವ ಭವತಿ ನ ಚ ಮೋಕ್ಷಃ । ಅತ್ಯಾಹ ಪ್ರಭಾಕರಭಟ್ಟಃ । ಯದಿ ಪುಣ್ಯಂ ಮುಖ್ಯವೃತ್ಯಾ ಮೋಕ್ಷಕಾರಣಂ ನ ಭವತ್ಯಾಪಾದೇಯಂ ಚ ನ ಭವತಿ ತಹಿ-

ವಿನಾಶಮಾಡುತ್ತದೆ. ಆದರೆ ಭರತ, ಸಗರ, ರಾಮ, ಪಾಂಡವ ಮೊದಲಾದವರ ಪುಣ್ಯಬಂಧದ ಹಾಗೆ ಸಮ್ಯಕ್ತಪ್ರಾ ಮೊದಲಾದ ಗುಣ ಸಹಿತವಾದ ಪುಣ್ಯವು ಮದವನ್ನತಪ್ಪನ್ನಮಾಡುವುದಿಲ್ಲ. ಮತ್ತು ಪುಣ್ಯವು ಆ ಎಲ್ಲರಿಗೆ ಮದವನ್ನತಪ್ಪನ್ನಮಾಡಿದರೆ ಅವರು ಪುಣ್ಯದ ಭಾಜನರಾಗುತ್ತ ಯಾವ ರೀತಿ ಮದ-ಅಹಂಕಾರ ಮೊದಲಾದ ವಿಕಲ್ಪಗಳನ್ನ ಬಿಟ್ಟುಕೊಟ್ಟ ಮೋಕ್ಷಕ್ಕೆ ಹೋದರೆಂಬುದು ಇಲ್ಲಿನ ಭಾವಾರ್ಥವಿದೆ.

ಮೊದಲಿನ ಕಾಲದಲ್ಲಿ ಆಗಿಮೋದ ಸತ್ಯರುಷರ ನಿರಹಂಕಾರತೆಯು ಹೇಗಿತ್ತೆಂಬುದನ್ನ ಆತ್ಮನುಶಾಸನ-ದಲ್ಲಿ ಶ್ರೀ ಗುಣಭದ್ರಾಚಾರ್ಯರು ಹೇಳುತ್ತಾರೆ- ‘ಮೊದಲಿನ ಕಾಲದಲ್ಲಿ ಆಗಿಮೋದ ಸತ್ಯರುಷರ ವಾಣಿಯಲ್ಲಿ ಸತ್ಯ, ಬುದ್ಧಿಯಲ್ಲಿ ಆಗಮ, ಹೃದಯಲ್ಲಿ ದಯಿ, ಪರಾಕ್ರಮರೂಪವಾದ ಭುಜಗಳಲ್ಲಿ ಶೈಯಃ, ಯಾಚಕರಲ್ಲಿ ಪೂರ್ಣ ಲಕ್ಷ್ಮಿಯದಾನ ಮತ್ತು ನಿವಾರಣ ಮಾರ್ಗದಲ್ಲಿ ಗಮನದಂಥ ಗುಣಗಳು ಅವರುಗಳಲ್ಲಿ ಇದ್ದರೂ ಕೂಡ ಅವರು ಅಭಿಮಾನದಿಂದ ರಹಿತರಾಗಿದ್ದರೆಂಬುದು ಆಗಮಗಳಿಂದ ತಿಳಿದು ಬರುತ್ತದೆ. ಆದರೆ ಆಶ್ಚರ್ಯವೇನೆಂದರೆ ಈಗ ಎಂದರೆ ಈ ಪಂಚಮಕಾಲದಲ್ಲಿ ಸ್ವಲ್ಪ ಕೂಡ ಗುಣಗಳಲ್ಲಿದ್ದರೂ ಮನುಷ್ಯರು ಅತ್ಯಂತ ಉದ್ದತರಿದಾದ್ದರೆ, ಅಭಿಮಾನಿಗಳಿದ್ದಾರೆ’.

ದೇವಗುರುಶಾಸ್ತ್ರದ ಭಕ್ತಿಯಿಂದ ಮುಖ್ಯವಾಗಿ ಪುಣ್ಯವಾಗುತ್ತದೆ, ಆದರೆ ಮೋಕ್ಷಗುವುದಿಲ್ಲವೆಂದು ಈಗ ಹೇಳುತ್ತಾರೆ,-

ಆ ದೇವ ಮುನಿ ಮೋಕ್ಷಾಸ್ತ್ರಗಳ ಭಕ್ತಿಯಿಂದ ಪುಣ್ಯವಾಗುವುದು ।

ಆದರೆ ಕಮ್ಮಕ್ಷಯವಾಗದೆಂದು ಶಾಂತಿಮಹಷಿಂ ಹೇಳುವರು ॥೬೩॥

ಭರತಸಗರರಾಮಪಾಂಡವಾದಯೋಽಪಿ ನಿರಂತರಂ ಪಂಚಪರಮೇಷ್ಠಿಗುಣಸ್ತರಣದಾನಪೂಜಾಜಾದಿನಾ ನಿಭರಭಕ್ತಃ ಸಂತಃ ಕಿಮಥ್ರಂ ಪ್ರಣೋಽಪಾಜಂ ಕುಯುರಿತಿ । ಭಗವಾನಾಹ । ಯಥಾ ಕೋಽಪಿ ರಾಮದೇವಾದಿ-ಪುರುಷವಿಶೇಷೋ ದೇಶಾಂತರಸ್ಥಿತಿಂದಿಷ್ಟೇ ಮಹಾಪುರುಷಾಃ ವೀತರಾಗಪರಮಾನಂದೈಕರೂಪಮೋಕ್ಷಲಕ್ಷ್ಮಿಃ ಸುಖ-ಸುಧಾರಂಸಿಪಾಸಿತಾಃ । ಸಂತಃ ಸಂಸಾರಸ್ಥಿತಿವಿಚ್ಛೇದಕಾರಣಂ ವಿಷಯಕಷಾಯೋತ್ಸದುಧ್ವಾನನವಿನಾಶಹೇತು-ಭೂತಂ ಚ ಪರಮೇಷ್ಠಿಸಂಬಂಧಿಗುಣಸ್ತರಣದಾನಾದಿಕಂ ಕುಯುರಿತಿ । ಅಯಮತ, ಭಾವಾಧರಃ । ತೇವಾಂ ಪಂಚಪರಮೇಷ್ಠಿಭಕ್ತಾದಿಪರಿಣತಾನಾಂ ಕುಟುಂಬಿನಾಂ ಪಲಾಲಪದನೀಹಿತಂ ಪ್ರಣ್ಯಮಾಸ್ರವತೀತಿ ॥१०॥

### ಗಾಢ - ೪೦

**ಅನ್ನಯಾಧರ :** - [ದೇವಹಂ ಸತ್ತಹಂ ಮುಣಿವರಹಂ] ದೇವ, ಶಾಸ್ತ್ರ ಮತ್ತು ಮುನಿವರರುಗಳ ಭಕ್ತಿಯಿಂದ ಮುಖ್ಯವಾಗಿ [ಪ್ರಣ್ಯ ಹೇಳಿ] ಪ್ರಣ್ಯವಾಗುತ್ತದೆ, [ಪ್ರಣ್ಯ] ಆದರೆ [ಕಮ್ಮು-ಕ್ಷಲು ಣಾವಿಹೇಳಿ] ಕರ್ಮಗಳ ಕ್ಷಯವಾಗುವುದಿಲ್ಲವೆಂದು [ಸಂತಿ ಅಜ್ಞಲು ಭಜೇಳಿ] ಶಾಂತಿನಾಮದ ಆಯ್ದರು (ಮಹಣಿಗಳು) ಹೇಳಿದ್ದಾರೆ.

**ಭಾವಾಧರ :** - ಸಮ್ಯಕ್ತ ಪ್ರಾರ್ಥಕ ದೇವಗುರುಶಾಸ್ತರಗಳ ಭಕ್ತಿಯಿಂದ ಮುಖ್ಯವಾಗಿ ಪ್ರಣ್ಯವೇ ಆಗುತ್ತದೆ, ಆದರೆ ಮೋಕ್ಷವಾಗುವುದಿಲ್ಲವೆಂಬ ಕಥನವನ್ನ ಕೇಳಿ ಪ್ರಭಾಕರಭಟ್ಟನು ಆ ಪ್ರಣ್ಯವು ಮುಖ್ಯವಾಗಿ ಮೋಕ್ಷದ ಕಾರಣವಿಲ್ಲದಿದ್ದರೆ ಮತ್ತು ಉವಾದೇಯವಿಲ್ಲದಿದ್ದರೆ ಭರತ, ಸಗರ, ರಾಮ, ಪಾಂಡವ ಮೊದಲಾದವರು ನಿರಂತರ ಪಂಚಪರಮೇಷ್ಠಿಗಳ ಗುಣಸ್ತರಣ, ದಾನ, ಪೂಜಾದಿಗಳಿಂದ ನಿಭರಭಕ್ತರಾಗಿ ಪ್ರಣೋಽಪಾಜಂದೆಯನ್ನ ಏತಕಾಗಿ ಮಾಡುತ್ತಿದ್ದರೆಂದು ವಿಚಾರಿಸುತ್ತಾನೆ.

ಭಗವಾನ ಶ್ರೀಯೋಗೀಂದ್ರದೇವರು ಹೇಳುತ್ತಾರೆ- ಯಾವ ಪ್ರಕಾರ ಆ ರಾಮದೇವ ಮೊದಲಾದ ಪುರುಷರು ವಿಶೇಷವಾಗಿ ದೇಶಾಂತರದಲ್ಲಿರುವ ಸೀತೆ ಮೊದಲಾದ ಸ್ತ್ರೀಯರ ಹತ್ತಿರದಿಂದ ಬಂದಂಥ ಪುರುಷರೊಡನೆ ಸಂಭಾಷಣೆ, ದಾನ ಸನ್ನಾದಿಗಳನ್ನ ಸಿತೆ ಮೊದಲಾದವರ ಸಲುವಾಗಿ ಮಾಡುತ್ತಾರೆ ಅದೇ ಪ್ರಕಾರ ಆ ಮಹಾಪುರುಷರುಗಳು ಕೂಡ ಒಂದು ವೀತರಾಗಪರಮಾನಂದವೇ ರೂಪವಿರುವಂಥ ಮೋಕ್ಷಲಕ್ಷ್ಮಿಯ ಮುಖ ಸುಧಾರಂಸದ ಪಿಪಾಸೆಯುಳ್ಳವರಾಗಿ ಸಂಸಾರಸ್ಥಿತಿಯನ್ನ ಭೇದಿಸಲು ಕಾರಣಭೂತರಾದ ಮತ್ತು ವಿಷಯಕಷಾಯಗಳಿಂದ ಉತ್ಪನ್ನವಾಗುವ ದುಧ್ವಾನದ ವಿನಾಶದ ಹೇತುಭೂತರಾದಂಥ ಪಂಚಪರಮೇಷ್ಠಿಗಳ ಗುಣಸ್ತರಣೆ, ದಾನಪೂಜಾದಿಗಳನ್ನ ಮಾಡುತ್ತಿದ್ದರು.

ಯಾವ ಪ್ರಕಾರ ಒಕ್ಕಲಿಗನಿಗೆ ಆ ಧಾನ್ಯದ ಜತೆ-ಜತೆಯಲ್ಲಿ ಯಾವುದೇ ಆಯಾಸವಿಲ್ಲದೆ ಹುಲ್ಲು-ಹೊಟ್ಟು ಮೊದಲಾದವು ಬರುತ್ತವೆ ಅದೇ ಪ್ರಕಾರ ಪಂಚಪರಮೇಷ್ಠಿಗಳ ಭಕ್ತಿ ಮೊದಲಾದವರುಗಳಲ್ಲಿ ಪರಿಣತರಾದ ಜೀವರುಗಳಿಗೆ ಅನೀಹಿತ ಎಂದರೆ ಇಚ್ಛೆಯಲ್ಲದೆಯೇ ಪ್ರಣ್ಯದ ಆಸ್ರವಾಗುತ್ತದೆಯೆಂಬುದು ಇಲ್ಲಿನ ಭಾವಾಧರವಿದೆ.

ದೇವಶಾಸ್ತರಗುರುಗಳ ನಿಂದೆ ಮಾಡುವವರಿಗೆ ವಾಪಬಂಧವಾಗುತ್ತದೆಂದು ಈಗ ಹೇಳುತ್ತಾರೆ,-

ಅಥ ದೇವಶಾಸ್ತ್ರಮುನೀನಾಂ ಯೋಽಸೌ ನಿಂದಾಂ ಕರೋತಿ ತಸ್ಯ ಪಾಪಬಂಧೋ ಭವತೀತಿ ಕಥಯತಿ-  
ದೇವಹ ಸತ್ತಹ ಮುಣಿವರಹ ಜೋ ವಿದ್ದೇಸು ಕರೇಜಿ ।  
ಣಿಯಮೇ ಪಾಲು ಹವೇ ಇ ತಸು ಜೇ ಸಂಸಾರು ಭಮೇಜಿ ॥೫॥

ದೇವಾನಾಂ ಶಾಸ್ತ್ರಾಣಾಂ ಮುನಿವರಾಣಾಂ ಯೋ ವಿದ್ದೇಷಂ ಕರೋತಿ ।  
ನಿಯಮೇನ ಪಾಪಂ ಭವತಿ ತಸ್ಯ ಯೀನ ಸಂಸಾರಂ ಭಮೇಜಿ ॥೬॥

ದೇವಹಂ ಇತ್ಯಾದಿ । ದೇವಹಂ ಸತ್ತಹಂ ಮುಣಿವರಹಂ ಜೋ ವಿದ್ದೇಸು ಕರೇಜಿ ದೇವಶಾಸ್ತ್ರಮುನೀನಾಂ-  
ಸಾಕ್ಷಾತ್ಪೂಜ್ಯಾ ಬಂಧಕೇತುಭೂತಾನಾಂ ಪರಂಪರಯಾ ಮುಕ್ತಿಕಾರಣಭೂತಾನಾಂ ಚ ಯೋಽಸೌ ವಿದ್ದೇಷಂ ಕರೋತಿ ।  
ತಸ್ಯ ಕಿಂ ಭವತಿ । ಣಿಯಮೇಂ ಪಾಲು ಹವೇಜಿ ತಸು ನಿಯಮೇನ ಪಾಪಂ ಭವತಿ ತಸ್ಯ । ಯೀನ ಪಾಪಬಂಧೇನ  
ಕಿಂ ಭವತಿ । ಜೇಂ ಸಂಸಾರು ಭಮೇಜಿ ಯೀನ ಪಾಪೇನ ಸಂಸಾರಂ ಭಮೇತಿ । ತದ್ವಧಾ । ನಿಜಪರಮಾತ್ಮ-  
ಪದಾಧೋಽಪಲಂಭರುಚಿರೂಪಂ ನಿಶ್ಚಯಸಮ್ಮುಕ್ತ ಕಾರಣಸ್ಯ ತತ್ತ್ವಧರ್ಮಶ್ರದ್ಧಾನರೂಪವ್ಯವಹಾರಸಮ್ಮುಕ್ತಸ್ಯ  
ವಿಷಯಭೂತಾನಾಂ ದೇವಶಾಸ್ತ್ರಯತೀನಾಂ ಯೋಽಸೌ ನಿಂದಾಂ ಕರೋತಿ ಸ ಮಿಥ್ಯಾದೃಷಿಭರ್ವವತಿ । ಮಿಥ್ಯಾತ್ಮೇನ  
ಪಾಪಂ ಬಧಾತಿ, ಪಾಪೇನ ಚತುರ್ಗತಿಸಂಸಾರಂ ಭಮೇತಿ ಭಾವಾಧರ್ಮಃ ॥೭॥

ಅಥ ಪೂರ್ವಸೂತ್ರ ದ್ವಯೋಕ್ತಂ ಪುಣ್ಯ ಪಾಪಫಲಂ ದರ್ಶಯತಿ-

### ಗಾಢ - ೬

**ಅನ್ವಯಾಧರ್ಮ :-** [ಜೋ] ಯಾವ ಜೀವನು [ದೇವಹಂ ಸತ್ತಹಂ ಮುಣಿವರಹಂ] ವ್ರತ್ಯಾಕ್ಷ ಪುಣ್ಯ  
ಬಂಧದ ಹೇತುಭೂತರೂ ಮತ್ತು ಪರಂಪರೆಯಿಂದ ಮುಕ್ತಿಗೆ ಕಾರಣಭೂತರೂ ಆದ ಏತರಾಗದೇವ, ಜಿನಸೂತ್ರ  
ಮತ್ತು ನಿಗ್ರಂಥ ಮುನಿಗಳ [ವಿದ್ದೇಸು ಕರೇಜಿ] ದ್ವೇಷ ಮಾಡುತ್ತಾನೆ [ತಸು] ಅವನಿಗೆ [ಣಿಯಮೇಂ]  
ನಿಯಮದಿಂದ [ಪಾಲು ಹವೇಜಿ] ಪಾಪದ ಬಂಧವಾಗುತ್ತದೆ [ಜೇಂ] ಆ ಪಾಪದಿಂದ [ಸಂಸಾರು ಭಮೇಜಿ]  
ಆ ಜೀವನು ಸಂಸಾರದಲ್ಲಿ ಭಮೇತಿ ಮಾಡುತ್ತಾನೆ.

**ಭಾವಾಧರ್ಮ :-** ನಿಜಪರಮಾಧರ್ಮಪದಾಧರ್ಮದ ಪ್ರಾಪ್ತಿಯರುಚಿರೂಪರೂ ನಿಶ್ಚಯಸಮ್ಮುಕ್ತದ ಕಾರಣ  
ಭೂತರೂ ಮತ್ತು ತತ್ತ್ವಧರ್ಮಶ್ರದ್ಧಾನರೂಪವ್ಯವಹಾರಸಮ್ಮುಕ್ತದ ವಿಷಯಭೂತರೂ ಆದ ದೇವ, ಶಾಸ್ತ್ರ ಮತ್ತು  
ಯತಿಗಳ ನಿಂದೆ ಮಾಡುವವರು ಮಿಥ್ಯಾದೃಷಿಗಳಿದ್ದಾರೆ. ಅವರು ಮಿಥ್ಯಾತ್ಮದಿಂದ ಪಾಪಕಟ್ಟಿಕೊಳ್ಳುತ್ತಾರೆ ಮತ್ತು  
ಆ ಪಾಪದಿಂದ ಚತುರ್ಗತಿರೂಪಸಂಸಾರದಲ್ಲಿ ಭಮೇತಿ ಮಿಸುತ್ತಾರೆ.

ಮೊದಲಿನ ಎರಡುಸೂತ್ರಗಳಲ್ಲಿ ಹೇಳಿದ ಪುಣ್ಯ ಮತ್ತು ಪಾಪದ ಫಲವನ್ನು ಈಗ ದರ್ಶಿಸುತ್ತಾರೆ,-

ದೇವ ಶಾಸ್ತ್ರ ಮುನಿಗಳ ವಿದ್ದೇಷಮಾಡುವವನಿಗೆ ನಿಯಮದಿಂದ ।  
ತವೆ ಪಾಪವಾಗಿ ಪಾಪದಿಂದ ಸಂಸಾರಭಮೇ ಮಾಡುವನು ॥೮॥

ಪಾವೇ ಕಾರಲು ತಿರಿಲು ಜಿಲು ಪ್ರಕ್ಷೇ ಅಮರು ವಿಯಾಣಿ ।  
 ಮಿಸ್ನೇ ಮಾಣಿಸ-ಗಳ ಲಹಳ ದೋಹಿ ವಿ ಖಿ ಜೀವಾಣಿ ॥೬॥  
 ಪಾವೇನ ನಾರಕ: ತಿಯಾಗ್ ಜೀವ- ಪ್ರಕ್ಷೇನಾಮರೋ ವಿಜಾನಿಹಿ ।  
 ಮಿಶ್ರೇಣ ಮನುಷ್ಯಗತಿ ಲಭತೇ ಧ್ವಯೋರಪಿ ಕ್ಷಯೀ ನಿವಾಣಿಮ್ರ ॥೭॥

ಪಾವೇಂ ಇತ್ಯಾದಿ । ಪಾವೇಂ ಪಾವೇನ ಕಾರಲು ತಿರಿಲು ನಾರಕೋ ಭವತಿ ತಿಯಾಗ್ಭವತಿ । ಕೋಟಿಂ  
 ಜಿಲು ಜೀವಃ ಪ್ರಕ್ಷೇಂ ಅಮರು ವಿಯಾಣಿ ಪ್ರಕ್ಷೇನಾಮರೋ ದೇವೋ ಭವತೀತಿ ಜಾನಿಹಿ । ಮಿಸ್ನೇಂ  
 ಮಾಣಿಸಗಳ ಲಹಳ ಮಿಶ್ರೇಣ ಪ್ರಣಾಪದ್ಧಯೀನ ಮನುಷ್ಯಗತಿಂ ಲಭತೇ । ದೋಹಿ ವಿ ಖಿ ಜೀವಾಣಿ  
 ಧ್ವಯೋರಪಿ ಕರ್ಮಕ್ಷಯೀಂಪಿ ನಿವಾಣಿಮಿತಿ । ತದ್ಥಥಾ । ಸಹಜಶುದ್ಧಜ್ಞಾನಾನಂದೈ ಕ್ಷಬ್ಧಾಪಾತ್ಪರಮಾತ್ಮನಃ  
 ಸಕಾಶಾದ್ವಿಪರೀತೇನ ಭೇದನಾದಿನಾರಕತಿಯಾಗ್ತಿದುಃಖಾನಸಮಭೇಣ ಪಾಪಕ್ರೋದಯೀನ ನಾರಕತಿಯಾಗ್  
 ತಿಭಾಜನೋ ಭವತಿ ಜೀವಃ । ತಸ್ಯಾದೇವ ಶುದ್ಧಾತ್ಮನೋ ವಿಲಕ್ಷಣೇನ ಪ್ರಕ್ಷೋದಯೀನ ದೇವೋಭವತಿ ।  
 ತಸ್ಯಾದೇವ ಶುದ್ಧಾತ್ಮನೋ ವಿಪರೀತೇನ ಪ್ರಣಾಪದ್ಧಯೀನ ಮನುಷ್ಯೋ ಭವತಿ । ತಸ್ಯೇವ ವಿಶುದ್ಧಜ್ಞಾನ-  
 ದರ್ಶನಸ್ವಭಾವೇನ ನಿಜಶುದ್ಧಾತ್ಮತತ್ತ್ವಮುಕ್ತಾಶಾಂಕಾಂಜಿಂಜಾನಾನುಷಾಸನರೂಪೇಣ ಶುದ್ಧೋಪಯೋಗೇನ ಮುಕ್ತೋ  
 ಭವತೀತಿ ತಾತ್ಪರ್ಯಾಧರಃ । ತಥಾ ಚೋಕ್ತಮ್ - ‘ಪಾವೇಣ ನಾರಕಯಿರಿಯಂ ಗಮ್ಮಣ ಧಮ್ಮೇಣ  
 ದೇವಲೋಯಮ್ಮಿ । ಮಿಸ್ನೇಣ ಮಾಣಿಸತ್ತಂ ದೋಷಂ ಹಿ ಖಿಯೇಣ ಜೀವಾಣಂ ॥’ ॥೬॥

### ಗಂಥ - ೬

**ಅನ್ನಯಾಧರ :-** [ಜಿಲು] ಜೀವನು [ಪಾವೇಂ] ಪಾಪದಿಂದ [ಕಾರಲು ತಿರಿಲು] ನಾರಕ ಮತ್ತು  
 ತಿಯಾಂಚನಾಗುತ್ತಾನೆ [ಪ್ರಕ್ಷೇಂ] ಪ್ರಣಾದಿಂದ [ಅಮರು] ದೇವನಾಗುತ್ತಾನೆ [ಮಿಸ್ನೇಂ] ಪ್ರಣಾ-ಪಾಪಗಳೆರಡರ  
 ಮಿಶ್ರಣದಿಂದ [ಮಾಣಿಸಗಳ] ಮನುಷ್ಯಗತಿಯನ್ನು [ಲಹಳ] ಪಡೆಯುತ್ತಾನೆ ಮತ್ತು [ದೋಹಿ ವಿ ಖಿ]  
 ಪ್ರಣಾ- ಪಾಪಗಳೆರಡರ ಕ್ಷಯದಿಂದ [ಜೀವಾಣಿ ವಿಯಾಣಿ] ನಿವಾಣಿ ಪಡೆಯುತ್ತಾನೆಂದು ತಿಳಿದುಕೊಳ್ಳಿ.

**ಭಾವಾಧರ :-** ಜೀವನು ಒಂದು ಸಹಜ ಶುದ್ಧಜ್ಞಾನಾನಂದವೇ ಸ್ವಭಾವವಿರುವಂಥ ಪರಮಾತ್ಮನಿಂದ  
 ವಿರೋಧವಾದ ನರಕಗತಿ ಮತ್ತು ತಿಯಾಂಚಗತಿಯ ಭೇದನ ಮೊದಲಾದ ದುಃಖ ಕೊಡುವಲ್ಲಿ ಸಮಧರವಾದಂಥ  
 ಪಾಪಕರ್ಮದ ಉದಯದಿಂದ ನಾರಕಗತಿಗೆ ಮತ್ತು ತಿಯಾಂಚಗತಿಗೆ ಭಾಜನನಾಗುತ್ತಾನೆ, ಅದೇ ಶುದ್ಧ ಆತ್ಮನಿಂದ  
 ವಿರುದ್ಧವಾದಂಥ ಪ್ರಕ್ಷೋದಯದಿಂದ ದೇವನಾಗುತ್ತಾನೆ, ಅದೇ ಶುದ್ಧ ಆತ್ಮನಿಂದ ವಿಪರೀತವಾದ ಪ್ರಣಾಪ-  
 ಗಳೆರಡರಿಂದ ಮನುಷ್ಯನಾಗುತ್ತಾನೆ ಮತ್ತು ವಿಶುದ್ಧಜ್ಞಾನ, ವಿಶುದ್ಧದರ್ಶನ ಸ್ವಭಾವವಿರುವಂಥ ಅದೇ ನಿಜಶುದ್ಧ  
 ಆತ್ಮತತ್ತ್ವದ ಸಮ್ಮಕ್ಷದ್ದೇ, ಸಮ್ಮಾಂಜಸ ಮತ್ತು ಸಮ್ಮಕ್ ಅನುಷ್ಠಾನರೂಪದ ಶುದ್ಧೋಪಯೋಗದಿಂದ  
 ಮುಕ್ತನಾಗುತ್ತಾನೆ, ಹಾಗೆ ಹೇಳಿಯೂ ಇದ್ದಾರೆ,-‘ಈ ಜೀವನು ಪಾಪದಿಂದ ನರಕಗತಿ ಮತ್ತು ತಿಯಾಂಚಗತಿಯಲ್ಲಿ  
 ಹೋಗುತ್ತಾನೆ, ಧರ್ಮದಿಂದ ಎಂದರೆ ಪ್ರಣಾದಿಂದ ದೇವಲೋಕದಲ್ಲಿ ಹೋಗುತ್ತಾನೆ, ಪ್ರಣಾ-ಪಾಪಗಳೆರಡರ

ಜೀವ ಪಾಪದಿ ನಾರಕ ತಿಯಾಂಚ ಪ್ರಣಾದಿ ದೇವನಾಗುವನು ।  
 ಅವರದರ ಕೂಟದಿ ಮನುಜ ಏರಡರನಾಶದಿ ನಿವಾಣಿ ಪಡೆವ ॥೭॥

ಅಥ ನಿಶ್ಚಯಪ್ರತಿಕ್ರಿಯಾಪ್ತಾಂಶಾಂತಿಕೋಽಚನಸ್ವರೂಪೇ ಸ್ಥಿತಾಂ ವ್ಯವಹಾರಪ್ರತಿಕ್ರಿಯಾಪ್ತಾಂಶಾಂತಿಕೋಽಚನಾಂ ತ್ಯಜಂತಿತಿ ತ್ರಿಕಲೇನ ಕಥಯತಿ-

ವಂದಣು ಣಂದಣು ಪಡಿಕಮಣು ಪುಣ್ಣಹ ಕಾರಣು ಜೀಣ ।

ಕರಳ ಕರಾವಳ ಅಣಮಣಳ ಏಕ್ಕು ವಿ ಣಾಣೆಣ ತೇಣ ॥೬೪॥

ವಂದನಂ ನಿಂದನಂ ಪ್ರತಿಕ್ರಿಯಾಂ ಪುಣ್ಣಸ್ಯ ಕಾರಣಂ ಯೀನ ।

ಕರೋತಿ ಕಾರಯತಿ ಅನುಮನ್ಯತೇ ಏಕಮಪಿ ಜ್ಞಾನೀ ನ ತೇನ ॥೬೫॥

ವಂದಣು ಇತ್ಯಾದಿ । ವಂದಣು ಣಂದಣು ಪಡಿಕಮಣು ವಂದನನಿಂದನಪ್ರತಿಕ್ರಿಯಾಂತರ್ಯಾಮ್ಯಮ್ । ಕಿಂ ವಿಶಿಷ್ಟಪ್ರಮ್ । ಪುಣ್ಣಹಂ ಕಾರಣು ಪುಣ್ಣಸ್ಯ ಕಾರಣಂ ಜೀಣ ಯೀನ ಕಾರಣೆನ ಕರಳ ಕರಾವಳ ಅಣಮಣಳ ಕರೋತಿ ಕಾರಯತಿ ಅನುಮೋದಯತಿ, ಏಕ್ಕು ವಿ ಏಕಮಪಿ, ಣಾಣೇ ಣ ತೇಣ ಜ್ಞಾನೀ ಪುರುಷೋ ನ ತೇನ ಕಾರಣೇನೇತಿ । ತಥಾಹಿ । ಶುದ್ಧನಿರ್ವಿಕಲ್ಪಪರಮಾತ್ಮತತ್ತ್ವಾವನಾಬಲೇನ ದೃಷ್ಟಿತ್ವಾನುಭೂತಭೋಗಾ-ಕಾಂಕ್ಷಾಸ್ಯರಣರೂಪಾಣಾಮತೀತರಾಗಾದಿದೋಷಾಣಂ ನಿರಾಕರಣಂ ನಿಶ್ಚಯಪ್ರತಿಕ್ರಿಯಾಂ ಭವತಿ, ಏಿತರಾಗ ಚಿದಾನಂದೈಕಾನುಭೂತಿಭಾವನಾಬಲೇನ ಭಾವಿಭೋಗಾಂಕ್ಷಾರೂಪಾಣಂ ರಾಗಾದಿನಾಂ ತ್ಯಜನಂ ನಿಶ್ಚಯ ಪ್ರತಾಂಶಾನಂ ಭಣ್ಣತೇ, ನಿಜಶುದ್ಧಶೌಪಲಂಭಬಲೇನ ವರ್ತಮಾನೋದಯಾಗತಶುಭಾಶುಭಿನಿಮಿತ್ತಾನಾಂ ಹರವ್ಯವಿಷಾದಾದಿ- ಪರಿಣಾಮಾನಾಂ ನಿಜಶುದ್ಧಶೈದ್ಯದ್ವಾತ್ ಪ್ರಘಕ್ಕರಣಂ ನಿಶ್ಚಯಾಽಚನಮಿತಿ । ಇತ್ತಂ-ಭೂತೇ ನಿಶ್ಚಯಪ್ರತಿಕ್ರಿಯಾಂತಾಂಶಾಂತಿಕೋಽಚನತ್ರಯೇ ಸ್ಥಿತಾಂ ಯೋಽಸೌ ವ್ಯವಹಾರಪ್ರತಿಕ್ರಿಯಾ-ಪ್ರತಾಂಶಾನಾಽಚನತ್ರಯಂ ತಂ ತ್ರಯಾನುಕೂಲಂ ವಂದನನಿಂದನಾದಿತುಭೋಪಯೋಗಂ ಚ ತ್ಯಜನ್ ಸ ಜ್ಞಾನೀ ಭಣ್ಣತೇ ನ ಚಾನ್ಯ ಇತಿ ಭಾವಾಧ್ಯಃ ॥೬೫॥

ಮಿಶ್ರಣದಿಂದ ಮನುಷ್ಯತನವನ್ನ ಪಡೆಯುತ್ತಾನೆ ಮತ್ತು ಪುಣ್ಣ-ಪಾಪಗಳಿರದರ ಕ್ಷಯದಿಂದ ನಿವಾಗಣ ಹೊಂದುತ್ತಾನೆ.

ಜ್ಞಾನಿಯು ನಿಶ್ಚಯಪ್ರತಿಕ್ರಿಯಾ, ನಿಶ್ಚಯಪ್ರತಾಂಶಾನ ಮತ್ತು ನಿಶ್ಚಯ ಆಲೋಚನಾಸ್ವರೂಪದಲ್ಲಿ ಸ್ಥಿರವಾಗಿದ್ದಕೊಂಡು ವ್ಯವಹಾರಪ್ರತಿಕ್ರಿಯಾ, ವ್ಯವಹಾರಪ್ರತಾಂಶಾನ ಮತ್ತು ವ್ಯವಹಾರ ಆಲೋಚನಗಳನ್ನು ಬಿಂಬಿಕೊಡುತ್ತಾನೆಂಬುದಾಗಿ ಈಗ ಮೂರು ಗಾಢಗಳ ಮುಖಾಂತರ ಹೇಳುತ್ತಾರೆ,-

### ಗಾಢ - ೬೫

**ಅನ್ಯಯಾಧ್ಯ : -** [ವಂದಣು ಣಂದಣು ಪಡಿಕಮಣು] ವಂದನೆ, ನಿಂದ ಮತ್ತು ಪ್ರತಿಕ್ರಿಯಾ ಇವು ಮೂರೂ [ಜೀಣ ಪುಣ್ಣಹಂ ಕಾರಣು] ಪುಣ್ಣದಕಾರಣವಿವೆ [ತೇಣ] ಆದುದರಿಂದ [ಣಾಣೇ] ಜ್ಞಾನೀ ಪುರುಷರು [ಏಕ್ಕು ವಿ] ಈ ಮೂರರಲ್ಲಿ ಒಂದನ್ನು ಕೊಡ [ಣ ಕರಳ ಕರಾವಳ ಅಣಮಣಳ] ಮಾಡುವುದಿಲ್ಲ, ಮಾಡಿಸುವುದಿಲ್ಲ, ಮಾಡುವವರಿಗೆ ಅನುಮೋದನೆ ಕೊಡುವುದಿಲ್ಲ.

ಆ ನಮನ ನಿಂದ ಪಡಿಕಮಣ ಪುಣ್ಣದ ಕಾರಣವಿರುವುದರಿಂದ ।

ಜ್ಞಾನಿಯೋಂದನುಕೊಡ ಮಾಡನು ಮಾಡಿಸನು ಅನುಮೋದನ ಕೊಡನು ॥೬೫॥

ಅಥ-

ವಂದಣು ಣಿಂದಣು ಪಡಿಕಮಣು ಣಾಣಹಿ ಏಹು ಣ ಜುತ್ತು ।  
ಎಕ್ಕು ಜಿ ಮೇಲ್ಲಿವಿ ಣಾಣಮಲು ಸುದ್ಧಲು ಭಾಲು ಪವಿತ್ರು ॥೬೫॥

ವಂದನಂ ನಿಂದನಂ ಪ್ರತಿಕ್ರಿಯಣಂ ಜ್ಞಾನಿನಾಂ ಇದಂ ನ ಯುತ್ತಮ್ಮೋ ।  
ಏಕಮೇವ ಮುಕ್ತಾ ಜಾನಮಯಂ ಶುದ್ಧಂ ಭಾವಂ ಪವಿತ್ರಮ್ಮೋ ॥೬೬॥

ವಂದಣು ಣಿಂದಣು ಪಡಿಕಮಣು ವಂದನನಿಂದನಪ್ರತಿಕ್ರಿಯಣು । ಣಾಣಹಿ ಏಹು ಣ ಜುತ್ತು ಜ್ಞಾನಿನಾಮಿದಂ ನ ಯುತ್ತಮ್ಮೋ । ಕ್ಷಿಂ ಕೈತ್ತಾ । ಏಕ್ಕುಜಿ ಮೇಲ್ಲಿವಿ ಏಕಮೇವ ಮುಕ್ತಾ । ಏಕಂ ಕಮ್ಮೋ । ಣಾಣಮಲು ಸುದ್ಧಲು ಭಾಲು ಪವಿತ್ರು ಜಾನಮಯಂ ಶುದ್ಧಭಾವಂ ಪವಿತ್ರಮಿತಿ । ತಥಾಹಿ । ಪಂಚೀಂದ್ರಿಯ-ಭೋಗಾಕಾಂಕ್ಷಾಪ್ರಭೃತಿಸಮಸ್ತವಿಭಾವರಹಿತಃ ಶೊನ್ಯಃ ಕೇವಲಜ್ಞಾನಾದ್ಯಂ ನಂತರಗುಣಪರಮಾತ್ಮತತ್ತ್ವಸಮ್ಮೂಕೋ-ಶ್ರಾದ್ಧಾನಜ್ಞಾನಾನುಷ್ಠಾನರೂಪನಿರ್ವಿಕಲ್ಪಸಮಾಧಿಸಮುತ್ಪಾದನಾಪರಿಷಾರಸಮಾರ್ಥಿಭಾವಲಕ್ಷಣ - ಸುಖಾಮ್ಯತರಸಾಶ್ವಾದೇನ ಭರಿತಾಮೃತಸ್ಮೋಽಯೋಽಸೌಜಾನಮಯೋಽಭಾವಃ ತಂ ಭಾವಂ ಮುಕ್ತಾದ್ವಾದ್ವಾಪ-ಹಾರಪ್ರತಿಕ್ರಿಯಣಪ್ರತ್ಯಾಖ್ಯಾನಲೋಚನತ್ಯಂ ತದನುಕೂಲಂ ವಂದನನಿಂದನಾದಿಶಿಭೋಽಯೋಗವಿಕಲ್ಪಜಾಲಂ ಚ ಜ್ಞಾನಿನಾಂ ಯುತ್ತಂ ನ ಭವತೀತಿ ತಾತ್ಪರ್ಯಮ್ಮೋ ॥೬೭॥

**ಭಾವಾರ್ಥ :-** ಶುದ್ಧನಿರ್ವಿಕಲ್ಪವರಮಾತ್ಮತತ್ತ್ವದ ಭಾವನೆಯ ಬಲದಿಂದ ಸೋಡಿದ, ಕೇಳಿದ ಮತ್ತು ಅನುಭವಿಸಿದ ಭೋಗಗಳ ಆಕಾಂಕ್ಷೆಯ ಸ್ವರ್ಣರೂಪವಾದ ಅತೀತಕಾಲದ ರಾಗ ಮೋದಲಾದ ದೋಷಗಳ ನಿರಾಕರಣ ಮಾಡುವುದು ಅದು ನಿಶ್ಚಯ ಪ್ರತಿಕ್ರಿಯಣಿದೆ, ಒಂದು ವೀತರಾಗ ಚಿದಾನಂದ ಅನುಭೂತಿಯ ಭಾವನೆಯ ಬಲದಿಂದ ಭವಿಷ್ಯಕಾಲದ ಭೋಗಗಳ ಆಕಾಂಕ್ಷೆಯರೂಪದ ರಾಗಾದಿಗಳನ್ನು ತ್ಯಾಗಮಾಡುವುದು ಅದು ನಿಶ್ಚಯಪ್ರತ್ಯಾಖ್ಯಾನವಿದೆ ಮತ್ತು ನಿಜಶುದ್ಧತ್ವನ ಪ್ರಾಪ್ತಿಯ ಬಲದಿಂದ ವರ್ತಮಾನದೊಳಗೆ ಉದಯದಲ್ಲಿ ಬಂದಿರುವ ಶುಭಾಶುಭ ಕರ್ಮಗಳು ನಿಮಿತ್ತವಿರುವಂಥ ಹಷಣ್ವಿಷಾದ ಮೋದಲಾದ ಪರಿಜ್ಞಾಮಗಳನ್ನು ನಿಜಶುದ್ಧತ್ವದ್ವಾದಿಂದ ಬೇರೆ ಮಾಡುವುದು ಅದು ನಿಶ್ಚಯ ಆಲೋಚನವಿದೆ.

ಹೀಗೆ ನಿಶ್ಚಯಪ್ರತಿಕ್ರಿಯಣ, ನಿಶ್ಚಯಪ್ರತ್ಯಾಖ್ಯಾನ ಮತ್ತು ನಿಶ್ಚಯ ಆಲೋಚನ ಈ ಮೂರರಲ್ಲಿ ಸ್ಥಿರವಿದ್ದು ಕೊಂಡು ಆ ವ್ಯವಹಾರಪ್ರತಿಕ್ರಿಯಣ, ವ್ಯವಹಾರಪ್ರತ್ಯಾಖ್ಯಾನ ಮತ್ತು ವ್ಯವಹಾರ ಆಲೋಚನ ಈ ಮೂರನ್ನು ಹಾಗೂ ಈ ಮೂರಕ್ಕೆ ಅನುಕೂಲವಾದಂಥ ವಂದನೆ, ನಿಂದ ಮೋದಲಾದ ಶುಭೋಪಯೋಗಗಳನ್ನು ಬಿಟ್ಟುಕೊಟ್ಟಿರು-ವವನು ಅವನು ಜ್ಞಾನಿಯಿದ್ದಾನೆ, ಆದರೆ ಉಳಿದವರಾರೂ ಜ್ಞಾನಿಗಳಲ್ಲಿಂಬುದು ಇಲ್ಲಿನ ಭಾವಾರ್ಥವಿದೆ.

ಈಗ ಮತ್ತೆ ಈ ಕಥನವನ್ನು ದೃಢ ಮಾಡುತ್ತಾರೆ,-

ವಂದನೆ ನಿಂದನೆ ಪ್ರತಿಕ್ರಿಯಣಗಳು ಜ್ಞಾನಿಗೆ ಯುತ್ತವಿಲ್ಲ ।  
ಒಂದು ಜಾನಮಯಶುದ್ಧಪವಿತ್ರಭಾವವನು ಮೋರತುಪಡಿಸಿ ॥೬೮॥

ಅಥ-

ವಂದಲು ಣಂದಲು ಪಡಿಕಮಲು ಭಾಲು ಅಸುದ್ಧಲು ಜಾಸು ।  
ಪರ ತಸು ಸಂಜಮು ಅತ್ತಿ ಇವಿ ಜಂ ಮಣಿ-ಸುದ್ಧಿ ಇ ತಾಸು ॥೬೬॥  
ವಂದತಾಂ ನಿಂದತು ಪ್ರತಿಕ್ರಿಯತು ಭಾವಃ ಅಶುದ್ಧೋ ಯಸ್ಯ ।  
ಪರಂ ತಸ್ಯ ಸಂಯಮೋಕ್ಷಿ ಸೈವ ಯಸ್ಯಾತ್ ಮನಃ ಶುದ್ಧಿನರ್ ತಸ್ಯ ॥೬೭॥

ವಂದಲು ಇತ್ಯಾದಿ । ವಂದಲು ಣಂದಲು ಪಡಿಕಮಲು ವಂದನನಿಂದನಪ್ರತಿಕ್ರಿಯಣಿಂ ಕರೋತು । ಭಾಲು ಅಶುದ್ಧಲು ಜಾಸು ಭಾವಃ ಪರಿಣಾಮಃ ನ ಶುದ್ಧೋ ಯಸ್ಯ ಪರ ಪರಂ ನಿಯಮೇನ ತಸು ತಸ್ಯ ಪುರುಷಸ್ಯ ಸಂಜಮು ಅತ್ತಿ ಇವಿ ಸಂಯಮೋಕ್ಷಿ ಸೈವ । ಕಸ್ಯಾನ್ಯಾಸಿ । ಜಂ ಯಸ್ಯಾತ್ ಕಾರಣಾತ್ ಮಣಿಸುದ್ಧಿ ಇ ತಾಸು ಮನಃಶುದ್ಧಿನರ್ ತಸ್ಯೇತಿ । ತದ್ವಧಾ । ನಿತ್ಯಾನಂದೈ ಕರೂಪಸ್ಥಶುದ್ಧಾತ್ಮಾನುಭೂತಿಪ್ರತಿಪಕ್ಷೀಯ-ಕಣಾಯಾಧಿನ್ಯಃ ಇಯಾತಿಪ್ರಾಜಾಲಾಭಾದಿಮನೋರಥತತಃಕಷಣಸ್ವವಿಕಲ್ಪಜಾಲಮಾಲಾಪ್ರಪಂಚೋತ್ಪನ್ಯಃರ-ಪಥ್ಯಾನೈಯಸ್ಯ ಚಿತ್ತಂ ರಂಜಿತಂ ವಾಸಿತಂ ತಿಷ್ಟತಿ ತಸ್ಯ ದ್ರವ್ಯರೂಪಂ ವಂದನನಿಂದನಪ್ರತಿಕ್ರಿಯಣಾದಿಕಂ

**ಗಾಥೆ - ೬೬**

**ಅನ್ವಯಾಧ್ಯ :-** [ಏಕ್ಷು ಜಿ ಜಾಣಮಲು ಸುದ್ಧಲು ಪವಿತ್ರ ಭಾಲು ಮೇಲ್ಲಿವಿ] ಒಂದು ಜ್ಞಾನಮಯವಾದ ಶುದ್ಧ ಪವಿತ್ರ ಭಾವದ ಹೊರತಾಗಿ [ವಂದಣು ಣಂದಣು ಪಡಿಕಮಣಿ] ವಂದನೆ, ನಿಂದ ಮತ್ತು ಪ್ರತಿಕ್ರಿಯಣಿ ಇವು ಮೂರೂ [ಜಾಣಿಹಿಂ] ಜ್ಞಾನಿಗಳಿಗೆ [ಇ ಜನಿತ್ವ] ಯೋಗ್ಯವಿಲ್ಲ.

**ಭಾವಾಧ್ಯ :-** ಪಂಚೇಂದ್ರಿಯ ಭೋಗಗಳ ಆಕಾಂಕ್ಷೆ ಮೊದಲಾದವುಗಳಿಂದ ಹಿಡಿದು ಸಮಸ್ತವಿಭಾವಗಳಿಂದ ರಹಿತ ಎಂದರೆ ಬರಿದಾದ ಕೇವಲಜ್ಞಾನ ಮೊದಲಾದ ಅನಂತಗುಣರೂಪವಾದ ಪರಮಾತ್ಮತತ್ವದ ಸಮೃಕ್ತಾತ್ಮದ, ಸಮೃಗ್ಂಜಾನ ಮತ್ತು ಸಮೃಕ್ತಾಲನುಷ್ಣಾನರೂಪವಾದ ನಿರ್ವಿಕಲ್ಪಸಮಾಧಿಯಿಂದ ಉತ್ಪನ್ನವಾದ ಸಹಜ ಪರಮಾನಂದರೂಪ ಪರಮಸಮರ್ಪಿಭಾವಸ್ಥರೂಪವಾದ ಸುಖಾಮೃತರಸದ ಆಸ್ಥಾದದಿಂದ ಪರಿಪೂರ್ಣವಾದ ಆ ಜ್ಞಾನಮಯ ಭಾವದ ಹೊರತಾಗಿಲ್ಲಿದ ವ್ಯವಹಾರಪ್ರತಿಕ್ರಿಯಣಿ, ವ್ಯವಹಾರಪ್ರತ್ಯಾಖ್ಯಾನ ಮತ್ತು ವ್ಯವಹಾರ ಆಲೋಚನ ಈ ಮೂರನ್ನ ಅದರಂತೆ ಈ ಮೂರಕ್ಕೆ ಅನುಕೂಲವಾದ ವಂದನೆ, ನಿಂದ ಮೊದಲಾದ ಶುಭೋಪಯೋಗದ ವಿಕಲ್ಪಜಾಲವು ಜ್ಞಾನಿಗಳಿಗೆ ಯೋಗ್ಯವಿಲ್ಲ.

ಈಗ ಇದೇ ಮಾತನ್ನು ಇನ್ನೂ ದೃಢ ಮಾಡುತ್ತಾರೆ,-

**ಗಾಥೆ - ೬೭**

**ಅನ್ವಯಾಧ್ಯ :-** [ವಂದಲು ಣಂದಲು ಪಡಿಕಮಲು] ಬೇಕಾದರೆ ವಂದನೆ ಮಾಡಲಿ, ನಿಂದ ಮಾಡಲಿ ಅಥವಾ ಪ್ರತಿಕ್ರಿಯಣಿ ಮಾಡಲಿ, [ಜಾಸು] ಆದರೆ ಯಾವ ಪುರುಷನಿಗೆ [ಅಸುದ್ಧಲು ಭಾಲು]

ವಂದನೆ ನಿಂದ ಪ್ರತಿಕ್ರಿಯಣಿ ಮಾಳ್ಫಾನಿಗಶುದ್ಧ ಭಾವವಿದ್ದರೆ ।  
ಕಂದ ನಿಯಮದಿಂದವನಿಗೆ ಸಂಯಮವಿಲ್ಲಮನದಶುದ್ಧಿಯಿಲ್ಲ ॥೬೭॥

ಕುವಾಣಾಸ್ಯಾಪಿ ಭಾವಸಂಯಮೋ ನಾಸ್ತಿ ಇತ್ಯಾಭಿಪ್ರಾಯಃ ॥५८॥ ಏವಂ ಮೋಕ್ಷಮೋಕ್ಷಫಲ-  
ಮೋಕ್ಷಮಾರ್ಗದಿಪ್ರತಿಪಾದಕದ್ವಿತೀಯಮಹಾಧಿಕಾರಮಧ್ಯೇ ನಿಶ್ಚಯನಯೇನ ಪುಣ್ಯಪಾಪದ್ವಯಂ  
ಸಮಾನಮಿತ್ಯಾದಿವ್ಯಾಖ್ಯಾನಮುಖ್ಯತ್ವೇನ ಚತುರ್ವರ್ಶಸೂತ್ರಸ್ಥಲಂ ಸಮಾಪ್ತವ್ಯಾ | ಅಥಾನಂತರಂ  
ಶುದ್ಭೋಪಯೋಗಾದಿಪ್ರತಿಪಾದನಮುಖ್ಯತ್ವೇನೈಕಾಧಿಕಚತ್ವಾರಿಂಶತ್ವಾತ್ಪರ್ಯಂತಂ ವ್ಯಾಖ್ಯಾನಂ ಕರೋತಿ |  
ತತ್ತ್ವಾನಂತರಸ್ಥಲಚತುಪ್ಷಯಂ ಭವತಿ | ತದ್ವಧಾ | ಪ್ರಥಮಸೂತ್ರಪಂಚಕೇನ ಶುದ್ಭೋಪಯೋಗ- ವ್ಯಾಖ್ಯಾನಂ  
ಕರೋತಿ, ತದನಂತರಂ ಪಂಚದಶಸೂತ್ರಪರ್ಯಂತಂ ಏತರಾಗಸ್ವಸಂಪೇದನಜ್ಞಾನಮುಖ್ಯತ್ವೇನ ವ್ಯಾಖ್ಯಾನವ್ಯಾ,  
ಅತ ಉದ್ಭ್ವಂ ಸೂತ್ರಾಷ್ಟಕಪರ್ಯಂತಂ ಪರಿಗ್ರಹತ್ಯಾಗಮುಖ್ಯತ್ವೇನ ವ್ಯಾಖ್ಯಾನಂ, ತದನಂತರಂ  
ತ್ರಯೋದಶಸೂತ್ರಪರ್ಯಂತಂ ಕೇವಲಜ್ಞಾನಾದಿಗುಣಸ್ವರೂಪೇಣ ಸರ್ವೇ ಜೀವಾಃ ಸಮಾನಾ ಇತಿ ಮುಖ್ಯತ್ವೇನ  
ವ್ಯಾಖ್ಯಾನಂ ಕರೋತಿ | ತದ್ವಧಾ |

ರಾಗಾದಿವಿಕಲ್ಪನಿವೃತ್ತಿಸ್ವರೂಪಶುದ್ಭೋಪಯೋಗೇ ಸಂಯಮಾದಯಃ ಸರ್ವೇ ಗುಣಾಸ್ತಿಷ್ಠಂತಿತಿ  
ಪ್ರತಿಪಾದಯತಿ-

ಪರಿಣಾಮದ ಶುದ್ಭತೆಯಿಲ್ಲ [ತಸ್ಮಿ] ಅವನಿಗೆ [ಪರ] ನಿಯಮದಿಂದ [ಸಂಜಮು ಣವಿ ಅತ್ಯಿ] ಸಂಯಮವಿಲ್ಲ,  
[ಜಂ] ಏಕೆಂದರೆ [ತಾಸು] ಅವನಿಗೆ [ಮಣಿ-ಸುದ್ಧಿ ಣ] ಮನಸ್ಸಿನ ಶುದ್ಭಯಿಲ್ಲ.

**ಭಾವಾರ್ಥ :-** ಒಂದು ನಿಜಾನಂದವೇ ರೂಪವಿರುವಂಥ ಶುದ್ಭ ಆಕ್ತನ ಅನುಭೂತಿಯಿಂದ ವಿರುದ್ಧವಾದ  
ವಿಷಯಕವಾಯದ ಆಧಿನನಾಗಿ ಇಂತಿ, ಪೂಜೆ, ಲಾಭ ಮೊದಲಾದ ಲಕ್ಷಾಂತರ ಮನೋರಘಗಳ ವಿಕಲ್ಪಜಾಲದ  
ಮಾಲೆಗಳ ಪ್ರಪಂಚದಿಂದ ಉತ್ಸವವಾದಂಥ ಅಪಧ್ಯಾನ (ಕೆಟ್ಟಧ್ಯಾನ)ದಿಂದ ಯಾವನ ಚಿತ್ತವು ಅನುರ್ತಗೊಂಡಿದೆ,  
ಆಸ್ತಕವಾಗಿದೆ ಅವನಿಗೆ ದ್ರವ್ಯರೂಪದ ವಂದನೆ, ನಿಂದೆ ಮತ್ತು ಪ್ರತಿಕ್ರಮಣಾದಿಗಳಿಧ್ವರೂ ಕೂಡ ಭಾವಸಂಯಮವಿಲ್ಲ.

ಹೀಗೆ ಮೋಕ್ಷ, ಮೋಕ್ಷಫಲ ಮತ್ತು ಮೋಕ್ಷಮಾರ್ಗದಿಗಳ ಪ್ರತಿಪಾದಕವಾದಂಥ ಎರಡನೇ ಮಹಾಧಿ  
ಕಾರದಲ್ಲಿ ನಿಶ್ಚಯನಯದಿಂದ ಪುಣ್ಯಪಾಪಗಳೆರಡೂ ಸಮಾನವಿವೆ ಇತ್ಯಾದಿ ವ್ಯಾಖ್ಯಾನದ ಮುಖ್ಯತೆಯಿಂದ  
ಹದಿನಾಲ್ಕು ಸೂತ್ರಗಳ ಸ್ಥಳವು ಸಮಾಪ್ತವಾಯಿತು.

ಅದರನಂತರ ಶುದ್ಭೋಪಯೋಗ ಮೊದಲಾದವುಗಳ ಪ್ರತಿಪಾದನೆಯಮುಖ್ಯತೆಯಿಂದ ನಲವತ್ತೊಂದು  
ಸೂತ್ರಗಳವರೆಗೆ ವ್ಯಾಖ್ಯಾನಮಾಡುತ್ತಾರೆ. ಅದರಲ್ಲಿ ನಾಲ್ಕು ಅಂತರಸ್ಥಳಗಳಿಧ್ಯು ಅವು ಹೀಗಿವೆ- ೧) ಮೊದಲು  
ಬಹು ಗಾಧಾಸೂತ್ರಗಳಿಂದ ಶುದ್ಭ-ಉಪಯೋಗದ ವ್ಯಾಖ್ಯಾನ ಮಾಡಲಾಗಿದೆ, ೨) ಅದರನಂತರ ಹದಿಸ್ಯೇದು  
ಗಾಧಾಸೂತ್ರಗಳವರೆಗೆ ಏತರಾಗ-ಸ್ವಸಂಪೇದನರೂಪಜ್ಞಾನದ ಮುಖ್ಯತೆಯಿಂದ ವ್ಯಾಖ್ಯಾನಮಾಡಲಾಗಿದೆ, ೩)  
ಅದಾದನಂತರ ಎಂಟುಗಾಧಾಸೂತ್ರಗಳವರೆಗೆ ಪರಿಗ್ರಹತ್ಯಾಗದ ಮುಖ್ಯತೆಯಿಂದ ವ್ಯಾಖ್ಯಾನ ಮಾಡಲಾಗಿದೆ, ೪)  
ಬಳಿಕ ಹದಿಮೂರು ಗಾಧಾಸೂತ್ರಗಳವರೆಗೆ ‘ಕೇವಲಜ್ಞಾನ’ ಮೊದಲಾದ ಗುಣಸ್ವರೂಪದಿಂದ ಎಲ್ಲ ಜೀವಗಳು  
‘ಸಮಾನವಿವೆ’ಯೆಂಬ ಮುಖ್ಯತೆಯಿಂದ ವ್ಯಾಖ್ಯಾನ ಮಾಡಲಾಗಿದೆ.

ಈಗ ಮೊದಲು ರಾಗ ಮೊದಲಾದ ವಿಕಲ್ಪಗಳ ನಿವೃತ್ತಿರೂಪವಾದ ಶುದ್ಭೋಪಯೋಗದಲ್ಲಿ ಸಂಯಮ  
ಮೊದಲಾಗಿ ಸಮಸ್ತ ಗುಣಗಳಿರುತ್ತವೆಂದು ಹೇಳುತ್ತಾರೆ,-

**ಸುದ್ಧಹ ಸಂಜಮು ಸೀಲು ತಣ ಸುದ್ಧಹ ದಂಸಣ ಕಾಣು |**

**ಸುದ್ಧಹ ಕಮ್ಮಕ್ಕಲು ಹವಳ ಸುದ್ಧಲು ತೇಣ ಪಹಾಣು ||೬೨||**

**ಶುದ್ಧಾನಾಂ ಸಂಯಮಃ ಶೀಲಂ ತಪಃ ಶುದ್ಧಾನಾಂ ದರ್ಶನಂ ಜ್ಞಾನಮ್ |**

**ಶುದ್ಧಾನಾಂ ಕಮ್ಮಕ್ಕೆಯೋ ಭವತಿ ಶುದ್ಧೋ ತೇನ ಪ್ರಧಾನಃ ||೬೩||**

ಸುದ್ಧಹಂ ಇತ್ಯಾದಿ । ಸುದ್ಧಹಂ ಶುದ್ಧೋಪಯೋಗಿನಾಂ ಸಂಜಮು ಇಂದಿ, ಯಸುಖಾಭಿಲಾಷನಿವೃತ್ತಿ-  
ಬಲೇನ ಷಡ್ಜೀವನಿಕಾಯಹಿಂಸಾನಿವೃತ್ತಿಬಲೇನಾತ್ಯಾ ಆತ್ಮನಿ ಸಂಯಮನಂ ನಿಯಮನಂ ಸಂಯಮಃ ಸ ಪೂರ್ವೋಕ್ತಾಃ  
ಶುದ್ಧೋಪಯೋಗಿನಾಮೇವ । ಅಥವೋಪೇಕ್ಷಾಸಂಯಮಾಪಹ್ಯತಸಂಯಮೌ ವೀತರಾಗಸರಾಗಾಪರನಾಮಾನೆ  
ತಾಪಿ ತೇಷಾಮೇವ ಸಂಭವತಃ । ಅಥವಾ ಸಾಮಾಯಿಕಚ್ಛೀದೋಪಸ್ಥಾಪನಾಪರಿಹಾರವಿಶುದ್ಧಿಸೂಕ್ಷ್ಮ ಸಂಪರಾಯ-  
ಯಥಾವ್ಯಾತಭೇದೇನ ಪಂಚಧಾ ಸಂಯಮಃ ಸೋಡಪಿ ಲಭ್ಯತೇ ತೇಷಾಮೇವ । ಸೀಲುಸಾತ್ಕಾಂತಾ ಕೃತ್ಯಾ ಸಾತ್ಕಾಂ  
ನಿವೃತ್ತಿವರ್ವತನಂ ಇತಿ ನಿಷ್ಣಿಯವ್ತತಂ, ವ್ರತಸ್ಯ ರಾಗಾದಿಪರಿಹಾರೇಣ ಪರಿರಕ್ಷಣಂ ನಿಷ್ಣಿಯತೀಲಂ ತದಪಿ  
ತೇಷಾಂಮೇವ । ತಣ ದ್ವಾದಶವಿಧತಪಶ್ಚರಣಬಲೇನ ಪರದ್ವೈಜ್ಞಾನಿರೋಧಂ ಕೃತ್ಯಾ ಶುದ್ಧಾತ್ಮನಿ ಪ್ರತಪನಂ  
ಎಜಯನಂ ತಪ ಇತಿ । ತದಪಿ ತೇಷಾಮೇವ । ಸುದ್ಧಹಂ ಶುದ್ಧೋಪಯೋಗಿನಾಂ ದಂಸಣ ಭದ್ರಾಫಾಪಂಧಾಯಾಂ  
ಸ್ವಭುದಾತ್ಮನಿ ರುಚಿರೂಪಂ ಸಮೃಗ್ಂಶನಂ ಕೇವಲಜ್ಞಾನೋತ್ಪತ್ತಿ ಸತ್ಯಾಂ ತಸ್ಯೇ ವ ಘಲಭೂತಂ ಅನೀಹಿತಪರೀತಾಭಿ-

### ನಾಥ - ೬೨

**ಅನ್ವಯಾಧರ :-** [ಸುದ್ಧಹಂ] ಶುದ್ಧೋಪಯೋಗಿಗಳಿಗೇನೇ [ಸಂಜಮು ಸೀಲು ತಣ] ಸಂಯಮ,  
ಶೀಲ ಮತ್ತು ತಪಸ್ವಿಗಳಿರುತ್ತವೆ, [ಸುದ್ಧಹಂ] ಶುದ್ಧೋಪಯೋಗಿಗಳಿಗೇನೇ [ದಂಸಣ ಕಾಣು] ದರ್ಶನ ಮತ್ತು  
ಜ್ಞಾನಗಳಿರುತ್ತವೆ, [ಸುದ್ಧಹಂ] ಶುದ್ಧೋಪಯೋಗಿಗಳಿಗೇನೇ [ಕಮ್ಮಕ್ಕಲು ಹವಳ] ಕಮ್ಮಗಳ ಕ್ಷಯವಾಗುತ್ತದೆ  
[ತೇಣ] ಅದುದರಿಂದ [ಸುದ್ಧಲು] ಶುದ್ಧೋಪಯೋಗವೇ [ಪಹಾಣು] ಪ್ರಧಾನವಿದೆ-ಮುಖ್ಯವಿದೆ.

**ಭಾವಾಧರ :-** ‘ಸಂಜಮು’ ಇಂದಿಸುವಿದ ಅಭಿಲಾಷೆಯ ನಿವೃತ್ತಿಯ ಬಲದಿಂದ ಮತ್ತು ಷಟ್ಕಾಯ  
ಚೀವಗಳ ಹಿಂಸೆಯ ನಿವೃತ್ತಿಯ ಬಲದಿಂದ ಆತ್ಮನಲ್ಲಿ ಆತ್ಮನಿಂದ ಸಂಯಮನ-ನಿಯಮನ-ನಿಷ್ಣಲವಿರುವುದು  
ಅದು ಸಂಯಮವಿದೆ, ಆ ಸಂಯಮವು ಪೂರ್ವೋಕ್ತ ಶುದ್ಧೋಪಯೋಗಿಗಳಿಗೇನೇ ಇರುತ್ತದೆ. ಅಥವಾ ಉಪೇಕ್ಷಾ  
ಸಂಯಮ ಎಂದರೆ ಮೂರುಗುಪ್ತಿಗಳಲ್ಲಿ ಆರೂಢವಿರುವುದು ಮತ್ತು ಅಪಹ್ಯತಸಂಯಮ ಎಂದರೆ ಐದು  
ಸಮಿತಿಗಳನ್ನು ಪಾಲಿಸುವುದು, ಅಥವಾ ಸರಾಗ ಸಂಯಮ ಎಂದರೆ ಶುಭೋಪಯೋಗರೂಪಸಂಯಮ ಮತ್ತು  
ವೀತರಾಗಸಂಯಮ ಎಂದರೆ ಶುದ್ಧೋಪಯೋಗರೂಪವಾದ ಪರಮಸಂಯಮವು ಕೂಡ ಅವರಿಗೆ (ಅಶುದ್ಧೋಪ-  
ಯೋಗಿಗಳಿಗೇನೇ) ಇರುತ್ತದೆ. ಅಥವಾ ಸಾಮಾಯಿಕಸಂಯಮ, ಭೇದೋಪಸ್ಥಾಪನಸಂಯಮ, ಪರಿಹಾರವಿಶುದ್ಧ-  
ಸಂಯಮ, ಸೂಕ್ಷ್ಮಸಂಪರಾಯಸಂಯಮ ಮತ್ತು ಯಥಾವ್ಯಾತಸಂಯಮವೆಂದು ಐದು ಪ್ರಕಾರದ ಸಂಯಮವಿದೆ  
ಅದು ಕೂಡ ಅವರಿಗೇ ಪ್ರಾಪ್ತವಾಗಿರುತ್ತದೆ.

**ಶುದ್ಧನಿಗೆ ಸಂಯಮಶೀಲ ತಪ ಶುದ್ಧನಿಗೆ ದರ್ಶನ ಜ್ಞಾನವಿವೆ |**

**ಶುದ್ಧನಿಗೆ ಕಮ್ಮಕ್ಷಯವಾಗುವುದರಿಂ ಶುದ್ಧವೇ ಮುಖ್ಯವಿದೆ ||೬೩||**

ನಿವೇಶರಹಿತಂ ಪರಿಣಾಮಲಕ್ಷಣಂ ಕ್ಷಾಯಿಕಸಮೃದ್ಧಿ ಕ್ಷಾಯಿ ಕೇವಲದರ್ಶನಂ ವಾ ತೇಷಾಮೇವ | ಈಾನು ಏಿತರಾಗಸ್ವಸಂವೇದನಜ್ಞಾನಂ ತಸ್ಯೈವ ಫಲಭೂತಂ ಕೇವಲಜ್ಞಾನಂ ವಾ ಸುಧ್ವಹಂ ಶುದ್ಧೋಪಯೋಗಿನಾ-ಮೇವ | ಕಮ್ಮಕ್ಕಳು ಪರಮಾತ್ಮಸ್ವರೂಪೋಪಲಭಿಲಕ್ಷಣೋ ದ್ರವ್ಯಭಾವಕರ್ಮಕ್ಷಯಃ ಹವಜ ತೇಷಾಮೇವ ಭವತಿ | ಸುಧ್ವಳು ಶುದ್ಧೋಪಯೋಗಪರಿಣಾಮಸ್ವದಾಧಾರಪ್ರಯೋಜೋ ವಾ ತೇಣ ಪರಾಣಿಯೇನ ಕಾರಣೇನ ಪೂರ್ವೋಕ್ತಾಃ ಸಂಯಮಾದಯೋ ಗುಣಾಃ ಶುದ್ಧೋಪಯೋಗೇ ಲಭ್ಯಂತೇ ತೇನ ಕಾರಣೇನ ಸ ಏವ ಪ್ರಥಾನ ಉಪಾದೇಯಃ ಇತಿ ತಾತ್ಪರ್ಯಾರ್ಥ | ತಥಾ ಚೋಕ್ತಂ ಶುದ್ಧೋಪಯೋಗಫಲವ್ಯ-‘ಸುಧ್ವಸ್ವಯ ಸಾಮಣ್ಣಂ ಭಣೆಯಂ ಸುಧ್ವಸ್ವದಂಸಣಂ ಈಾನಂ | ಸುಧ್ವಸ್ವಯ ಯ ಉವಾಣಿಂ ಸೋ ಚ್ಚಿಯ ಸುದ್ಧೋಣಮೋ ತಸ್ಸ ||’ ||೬||

ಅಥ ನಿಶ್ಚಯೇನ ಸ್ವಕ್ಷೇಯಶುದ್ಧಭಾವ ಏವ ಧರ್ಮ ಇತಿ ಕಥಯತಿ-

‘ಶೀಲ’ ತನ್ನ ಆತ್ಮನಿಂದ ತನ್ನ ಆತ್ಮನಲ್ಲಿ ವೃತ್ತಿ ಎಂದರೆ ವರ್ತಿಸುವುದು ಅದು ನಿಶ್ಚಯವ್ಯತವಿದೆ. ರಾಗಾದಿಗಳ ಪರಿಹಾರ ಮಾಡಿ ಎಲ್ಲ ಪ್ರಕಾರದ ತ್ಯಾಗದಿಂದ ವ್ಯತದ ರಕ್ಷಣೆ ಮಾಡುವುದು ಅದು ನಿಶ್ಚಯಶೀಲವಿದೆ, ಅದು ಕೂಡ ಅವರಿಗೇ ಇರುತ್ತದೆ.

‘ತಣ’ ಹನ್ನರಡು ಪ್ರಕಾರದ ತಪ್ತಿಯದ ಬಲದಿಂದ ಪರದ್ರವ್ಯಗಳ ಇಟ್ಟಿಯನಿರೋಧ ಮಾಡಿ ಶುದ್ಧಾತ್ಮನಲ್ಲಿ ವ್ಯತಪನವು ಅದು ತಪವಿದೆ. ಅದು ಕೂಡ ಅವರಿಗೇ ಇರುತ್ತದೆ.

‘ದಂಸಣ’ ಭದ್ರಸ್ಥಾನದ ಅವಸ್ಥೆಯಲ್ಲಿ ತನ್ನ ಶುದ್ಧಾತ್ಮನ ರುಚಿರೂಪವಾದ ಸಮೃಗ್ಢರ್ಶನ ಅಥವಾ ಕೇವಲ ಜ್ಞಾನದ ಉತ್ಪತ್ತಿಯಾದ ಮೇಲೆ ಅದರದೇ ಫಲರೂಪವಾದ ವಿಪರೀತ ಅಭಿನಿವೇಶವಿಲ್ಲದ ಅನೀಹಿತ ಪರಿಣಾಮ ರೂಪದ ಕ್ಷಾಯಿಕಸಮೃದ್ಧಿ ಅಥವಾ ಕೇವಲದರ್ಶನವು ಕೂಡ ಅವರಿಗೇ ಇರುತ್ತದೆ.

‘ಈಾನು’ ಏಿತರಾಗ ಸ್ವಸಂವೇದನರೂಪವಾದ ಜ್ಞಾನವು ಅಥವಾ ಅದರದೇ ಫಲರೂಪವಾದ ಕೇವಲ ಜ್ಞಾನವು ಕೂಡ ಶುದ್ಧೋಪಯೋಗಿಗಳಿಗೇನೇ ಇರುತ್ತದೆ.

‘ಕಮ್ಮಕ್ಕಳು’ ಪರಮಾತ್ಮಸ್ವರೂಪದ ಪ್ರಾಪ್ತಿರೂಪ ದ್ರವ್ಯಭಾವಕರ್ಮದ ನಾಶವು ಕೂಡ ಅವರಿಗೇ ಇರುತ್ತದೆ.

‘ಸುಧ್ವಳು ತೇಣ ಪರಾಣಿ’ ಶುದ್ಧೋಪಯೋಗರೂಪವಾದ ಪರಿಣಾಮ ಅಥವಾ ಆ ಪರಿಣಾಮವನ್ನು ಧಾರಣಮಾಡುವಂಥ ಪ್ರಯೋಜನೇ ಮುಖ್ಯನಿದ್ವಾನೇ-ಉಪಾದೇಯನಿದ್ವಾನೇ. ಏಕೆಂದರೆ ಪೂರ್ವೋಕ್ತಸಂಯಮ ಮೊದಲಾದ ಗುಣಗಳಲ್ಲವು ಶುದ್ಧೋಪಯೋಗದಲ್ಲಿಯೇ ಪ್ರಾಪ್ತವಾಗುತ್ತವೆಂಬುದು ತಾತ್ಪರ್ಯವಿದೆ.

ಪ್ರವಚನಸಾರದ ೨೬ ನೇ ಗಾಢಯಲ್ಲಿ ಶುದ್ಧೋಪಯೋಗದ ಫಲವನ್ನು ಕೂಡ ತಿಳಿಸಿದ್ದಾರೆ,-

‘ಸುಧ್ವಸ್ವಯ ಸಾಮಣ್ಣಂ ಭಣೆಯಂ ಸುಧ್ವಸ್ವದಂಸಣಂ ಈಾನಂ |

ಸುಧ್ವಸ್ವಯ ಉವಾಣಿಂ ಸೋ ಚ್ಚಿಯ ಸಿದ್ಧೋಣಮೋ ತಸ್ಸ ||’

ಅಥ : ಶುದ್ಧಕ್ಕೆ (ಶುದ್ಧೋಪಯೋಗಿಗೆ) ಶಾಮಣ್ಣ ಹೇಳಿದೆ, ಶುದ್ಧಕ್ಕೆ ದರ್ಶನ ಮತ್ತು ಜ್ಞಾನ ಹೇಳಿದೆ ಶುದ್ಧಕ್ಕೆ ನಿವಾಣವಿದೆ ಮತ್ತು ಅದೇ (ಶುದ್ಧವೇ) ಸಿದ್ಧವಾಗುತ್ತದೆ; ಅವರಿಗೆ ನಮ್ಮ ನಮಸ್ಕಾರವಿರಲಿ.

ನಿಶ್ಚಯನಯದಿಂದ ತಮ್ಮ ಶುದ್ಧಭಾವವೇ ಧರ್ಮವಿದೆಯಿಂದು ಈಗ ಹೇಳುತ್ತಾರೆ,-

**ಭಾಲು ವಿಸುದ್ಧಲು ಅಪ್ರಣಳು ಧರ್ಮು ಭಣೇವಣು ಲೇಹು ।**  
**ಚಲು-ಗಳಿ-ದುಕ್ಕಹ ಜೋ ಧರಜ ಜೀಲು ಪಡಂತಲು ಏಹು ॥೬೮॥**  
**ಭಾವೋ ವಿಶುದ್ಧಃ ಆತ್ಮೀಯಃ ಧರ್ಮಂ ಭಣತ್ವಾ ಲಾಹಿ ।**  
**ಚತುರ್ಗತಿದುಃಖೇಭ್ಯಃ ಯೋ ಧರತಿ ಜೀವಂ ಪತಂತಮಿಮಂಬಾ ॥೬೯॥**

ಭಾಲು ಇತ್ಯಾದಿ । ಭಾಲು ಭಾವಃ ಪರಿಣಾಮಃ । ಕಥಂಭೂತಃ । ವಿಸುದ್ಧಲು ವಿಶೇಷೇಣ ಶುದ್ಧೋ ಮಿಥ್ಯಾತ್ಮರಾಗಾದಿರಹಿತಃ ಅಪ್ರಣಳು ಆತ್ಮೀಯಃ ಧರ್ಮು ಭಣೇವಣು ಲೇಹು ಧರ್ಮ ಭಣತ್ವಾ ಮತ್ತಾಪ್ರಗೃಹಿಣಿಧಾಃ । ಯೋ ಧರ್ಮಃ ಕಿಂ ಕರೋತಿ । ಚಲುಗಳಿದುಕ್ಕಹಂ ಜೋ ಧರಜ ಚತುರ್ಗತಿದುಃಖೇಭ್ಯಃ ಸಕಾಶಾತ್ ಉದ್ದತ್ಯ ಯಃ ಕರ್ತಾ ಧರತಿ । ಕಂ ಧರತಿ । ಜೀಲು ಪಡಂತಲು ಏಹು ಜೀವಮಿಮಂ ಪ್ರತ್ಯಕ್ಷೇಭೂತಂ ಸಂಸಾರೇ ಪತಂತಮಿತಿ । ತದ್ವಧಾ । ಧರ್ಮಶಬ್ದಸ್ಯ ವ್ಯತ್ಪತ್ತಿಃ ಕ್ರಿಯತೇ । ಸಂಸಾರೇ ಪತಂತಂ ಪ್ರಾಣಿನಮುದ್ಧೃತ್ಯ ನರೇಂದ್ರ, ನಾಗೇಂದ್ರ, ದೇವೇಂದ್ರ, ವಂದ್ಯೇ ಮೋಕ್ಷಪದೇ ಧರತಿತಿ ಧರ್ಮಂ ಇತಿ ಧರ್ಮಶಬ್ದೇನಾತ್, ನಿಶ್ಚಯೇನ ಜೀವಸ್ಯ ಶುದ್ಧಪರಿಣಾಮ ಏವ ಗ್ರಾಹ್ಯಃ । ತಸ್ಯ ತು ಮಧ್ಯೇ ವೀತರಾಗಸವಾಙ್ಮಾಪ್ರಣೀತನಯಿವಿಭಾಗೇನ ಸವೇ ಧರ್ಮಾ ಅಂತಭೂತಾ ಲಭ್ಯಂತೇ । ತಥಾ ಅಹಿಂಸಾಲಕ್ಷಣೋ ಧರ್ಮಃ, ಸೋಕಪಿ ಜೀವಶುದ್ಧಭಾವಂ ವಿನಾ

### ಗಾಢे - ೬೮

**ಅನ್ವಯಾರ್ಥ :-** [ವಿಸುದ್ಧಲು ಅಪ್ರಣಳು ಭಾಲು] ಮಿಥ್ಯಾತ್ಮ, ರಾಗ ಮೊದಲಾದವುಗಳಿಂದ ರಹಿತವಾದ ಯಾವ ತಮ್ಮ ಶುದ್ಧಪರಿಣಾಮವಿದೆ ಅದನ್ನು [ಧರ್ಮು ಭಣೇವಣು] ಧರ್ಮವೆಂದು ತಿಳಿದುಕೊಂಡು [ಲೇಹು] ಗ್ರಹಣ ಮಾಡಬೇಕು, [ಜೋ] ಆ ಆತ್ಮಧರ್ಮವು [ಪಡಂತಲು ಏಹು ಜೀಲು] ಸಂಸಾರದಲ್ಲಿ ಮುಳುಗಿದ ಈ ಪ್ರತ್ಯಕ್ಷೇಣೋಚರವಾದ ಜೀವವನ್ನು [ಚಲು-ಗಳಿ-ದುಕ್ಕಹಂ] ಚತುರ್ಗತಿಯ ದುಃಖಗಳಿಂದ ಹೊರತೆಗೆದು [ಧರಜ] ಮೋಕ್ಷಪದದಲ್ಲಿ ಸ್ಥಾಪನೆ ಮಾಡುತ್ತದೆ.

**ಭಾವಾರ್ಥ :-** ‘ಧರ್ಮ’ ಶಬ್ದದ ವ್ಯಾತ್ಪತ್ತಿ ಮಾಡಲಾಗುತ್ತದೆ-ಸಂಸಾರದಲ್ಲಿ ಮುಳುಗಿಹೋದ ಪ್ರಾಣಿಗಳನ್ನು ಹೊರತೆಗೆದು ಆ ನರೇಂದ್ರ, ನಾಗೇಂದ್ರ ಮತ್ತು ದೇವೇಂದ್ರರುಗಳಿಂದ ವಂದ್ಯವಾದಂಥ ಮೋಕ್ಷ-ಪದದಲ್ಲಿ ಸ್ಥಾಪನೆ ಮಾಡುವುದು ಅದು ಧರ್ಮವಿದೆ. ‘ಧರ್ಮ’ ಶಬ್ದದಿಂದ ಇಲ್ಲಿ ನಿಶ್ಚಯಿದಿಂದ ಜೀವದ ಶುದ್ಧಪರಿಣಾಮವೆಂದೇ ತಿಳಿದುಕೊಳ್ಳಬೇಕು. ಮತ್ತು ಅದರಲ್ಲಿ (ಆ ಶುದ್ಧಪರಿಣಾಮದಲ್ಲಿಯೇ) ವೀತರಾಗಸವಾಙ್ಮಾಪ್ರಣೀತ ನಯ ವಿಭಾಗದಿಂದ ಸಮಸ್ತ ಧರ್ಮಗಳು ಅಂತಭೂತವಾಗುತ್ತವೆ. ಅದರಂತೆ ಅಹಿಂಸಾಸ್ಥಾರೂಪವಾದ ಧರ್ಮವು ಕೂಡ ಜೀವದ ಶುದ್ಧಭಾವವಿಲ್ಲದೆ ಇರುವುದಿಲ್ಲ. ಮುನಿ-ಶ್ರಾವಕರ ಧರ್ಮವು ಕೂಡ ಅದೇ ಪ್ರಕಾರ ಉತ್ತಮಕ್ಕೆ ಮೊದಲಾದ ಹತ್ತು ಪ್ರಕಾರದ ಧರ್ಮವು ಕೂಡ ಜೀವದ ಶುದ್ಧಭಾವದ ಅವೇಕ್ಷೇಯನಿಷ್ಠಾಪ್ತದೆ. ರತ್ನಕರಂಡ ಶ್ರಾವಕಾರದ ಮೂರನೇ ಶೋಕದಲ್ಲಿ ‘ಸದ್ಗುಣಾನಪ್ಯತ್ವಾನಿ ಧರ್ಮಂ ಧರ್ಮೀಶ್ವರಾ ಏದುಃ’ ಎಂದು ಹೇಳಿದೆ ಎಂದರೆ ಸಮೃದ್ಧಿರ್ವಾಸ, ಸಮೃಗ್ರಾಸ ಮತ್ತು ಸಮೃಕ್ಷಾರ್ಥವನ್ನು ಜಿನೇಂದ್ರದೇವರು ಧರ್ಮವೆಂದು ಹೇಳಿದ್ದಾರೆ. ಈ ಪ್ರಕಾರ ಯಾವ ಧರ್ಮದ ಸ್ಥರಾಪ ಹೇಳಲಾಗಿದೆ ಅದು ಕೂಡ ಜೀವದ ಶುದ್ಧಭಾವ ಎಂದರೆ

**ಆ ತನ್ನ ವಿಶುದ್ಧಭಾವವನು ಧರ್ಮವೆಂದರಿದು ಗ್ರಹಿಸುವುದು ।**

**ಚತುರ್ಗತಿದುಃಖಾವಿದಲ್ಲಿ ಮುಳುಗಿದ ಜೀವವನುದು ಎತ್ತಿರಕ್ಷಿಪುದು ॥೬೯॥**

ನ ಸಂಭವತಿ । ಸಾಗಾರಾನಗಾರಲಕ್ಷ್ಯಂ ಧರ್ಮಃ ಸೋರಪಿ ತಣೈವ ಉತ್ತಮಕ್ಕೂಮಾದಿದಶವಿಧೋ ಧರ್ಮಃ ಸೋರಪಿ ಜೀವ ಶುದ್ಧಭಾವಮವೇಕ್ಷತೇ । ‘ಸದ್ಗುಣಿಷ್ಟಾನವೈತ್ತಾನಿ ಧರ್ಮಂ ಧರ್ಮೇಶ್ವರಾ ವಿದುಃ’ ಇತ್ಯಾಕ್ತಂ ಯದ್ವರ್ಮಲಕ್ಷ್ಯಂ ತದಪಿ ತಣೈವ । ರಾಗದ್ವೈಷಮೋಹರಹಿತಃ ಪರಿಣಾಮೋ ಧರ್ಮಃ ಸೋರಪಿ ಜೀವಶುದ್ಧಭಾವ ಏವ । ವಸ್ತುಸ್ಥಭಾಪೋ ಧರ್ಮಃ । ಸೋರಪಿ ತಣೈವ । ತಥಾ ಚೋಕ್ತಮ್ಯ- ‘ಧರ್ಮೋ ವರ್ತಸ್ಥಾಪೋ’ ಇತ್ಯಾದಿ ಏವಂಗುಣವಿಶಿಷ್ಟೋ ಧರ್ಮಶ್ಚತುಗ್ರಾತಿದುಃಖೇಷು ಪತಂತಂ ಜೀವಂ ಧರತಿತಿ ಧರ್ಮಃ । ಅತ್ಯಾಹ ಶಿಷ್ಟಃ । ಪೂರ್ವಸೂತ್ರೋ ಭಂತೆಂ ಶುದ್ಧೋಪಯೋಗಮಧ್ಯೇ ಸಂಯಮಾದಯಃ ಸರ್ವೋ ಗುಣಾ ಲಭ್ಯಂತೇ । ಅತ್ಯ ತು ಭಣಿತಮಾತ್ಮ ನಃ ಶುದ್ಧಪರಿಣಾಮ ಏವ ಧರ್ಮಃ, ತತ್ತ ಸರ್ವೋ ಧರ್ಮಾಶ್ಚ ಲಭ್ಯಂತೇ । ಕೋ ವಿಶೇಷಃ । ಪರಿಹಾರಮಾಹ । ತತ್ತ ಶುದ್ಧೋಪಯೋಗಸಂಜ್ಞಾ ಮುಖ್ಯಾ, ಅತ್ಯ ತು ಧರ್ಮಸಂಜ್ಞಾ ಮುಖ್ಯಾ ಏತಾವಾನ್ ವಿಶೇಷಃ । ತಾತ್ಯಯೋ ತದೇವ । ತೇನ ಕಾರಣೇನ ಸರ್ವಪ್ರಕಾರೇಣ ಶುದ್ಧಪರಿಣಾಮ ಏವ ಕರ್ತವ್ಯಂ ಇತಿ ಭಾವಾಧಾರಃ ॥೬೮॥

ಅಥ ವಿಶುದ್ಧಭಾವ ಏವ ಮೋಕ್ಷಮಾರ್ಗ ಇತಿ ದರ್ಶಯತಿ-

ಸಿದ್ಧಿಹಿ ಕೇರಾ ಪಂಥದಾ ಭಾಲು ವಿಸುದ್ಧಲು ಏಕ್ಷತ್ತಿ  
ಜೋ ತಸು ಭಾವಹ ಮುಣಿ ಚಲಜಿ ಸೋ ಕಿಮು ಹೋಜಿ ವಿಮುಕ್ತಿ ॥೬೯॥

ರಾಗ-ದ್ವೈಷ-ಮೋಹಗಳಿಲ್ಲದ ಪರಿಣಾಮವು ಧರ್ಮವಿದೆ ಅದು ಕೂಡ ಜೀವದ ಶುದ್ಧಸ್ಥಭಾವವೇ ಇದೆ. ವಸ್ತುವಿನ ಸ್ಥಭಾವವು ಅದು ಧರ್ಮವಿದೆ ಅದು ಕೂಡ ಜೀವದ ಶುದ್ಧಭಾವವಿದೆ.

ಕಾತ್ಯಾಕ್ಯೇಯಾನಪ್ರಕ್ಷಯ ಉತ್ತರೇ ಗಾಢೆಯಲ್ಲಿ ‘ಧರ್ಮೋ ವರ್ತಸ್ಥಾಪೋ’ ಎಂದರೆ ವಸ್ತುವಿನ ಸ್ಥಭಾವವು ಅದು ಧರ್ಮವಿದೆಯಿಂದು ಹೇಳಿದೆ. ಹೀಗೆ ಗುಣಗಳಿಂದ ವಿಶ್ವಾದಂಥ ಆ ಧರ್ಮವು ಚತುರ್ಗತಿಯ ದುಃಖಗಳಲ್ಲಿ ಮುಕ್ತಿಗಿಡ ಜೀವಗಳನ್ನು ಎತ್ತಿ ಹಿಡಿಯುತ್ತದೆ-ಸುಖಿದ ಸಾಫಲಲ್ಲಿ ಇಡುತ್ತದೆ. ಅದುವೇ ನಿಜವಾದ ಧರ್ಮವಿದೆ.

**ಪ್ರಶ್ನೆ :-** ಶುದ್ಧೋಪಯೋಗದೊಳಗೆ ಸಂಯಮ ಮೋದಲಾದ ಸಮಸ್ಯೆ ಗುಣಗಳು ಬಂದುಬಿಡುತ್ತವೆಂದು ತಾವು ಪೂರ್ವಸೂತ್ರದಲ್ಲಿ ಹೇಳಿದ್ದೀರಿ ಮತ್ತು ಇಲ್ಲಿ ಆಶ್ಚರ್ಯ ಶುದ್ಧ ಪರಿಣಾಮವೇ ಧರ್ಮವಿದೆ ಮತ್ತು ಅದರಲ್ಲಿ ಎಲ್ಲ ಧರ್ಮಗಳು ಬಂದು ಬಿಡುತ್ತವೆಂದು ತಾವೇ ಹೇಳುತ್ತಿರುವಿರಿ. ಹಾಗಾದರೆ ಇವೆರಡರಲ್ಲಿರುವ ವಿಶೇಷತೆಯೇನು?

**ಉತ್ತರ :-** ಅಲ್ಲಿ ಶುದ್ಧೋಪಯೋಗಸಂಜ್ಞೆಯು ಮುಖ್ಯವಿದ್ದರೆ ಇಲ್ಲಿ ಧರ್ಮಸಂಜ್ಞೆಯು ಮುಖ್ಯವಿರುವುದೇ ವಿಶೇಷತೆಯಿದೆ. ಎರಡರ ತಾತ್ಯಯವೋಂದೇ ಇದೆ. ಅದಕ್ಕಾಗಿ ಎಲ್ಲ ಪ್ರಕಾರದಿಂದ ಶುದ್ಧಪರಿಣಾಮವೇ ಕರ್ತವ್ಯವಿದೆಯಿಂಬುದು ಭಾವಾಧಾರಿತಿ.

ಈಗ ವಿಶುದ್ಧಭಾವವೇ ಮೋಕ್ಷಮಾರ್ಗವಿದೆಯಿಂಬುದನ್ನು ತಿಳಿಸಿಕೊಡುತ್ತಾರೆ, -

ವಿಶುದ್ಧಭಾವವೋಂದೆ ಮುಕ್ತಿಯ ಮಾರ್ಗವಿದ್ದ ಯಾವ ಮುನಿವರರು ।  
ಆ ಶುದ್ಧಭಾವದಿ ಚಲಿತರಾಗುವರವರು ಮುಕ್ತ ಹೇಗಾಗುವರು ॥೭೦॥

ಸಿದ್ಧೇಃ ಸಂಬಂಧೋ ಪಂಥಾಃ ಭಾವೋ ವಿಶುದ್ಧ ಏಕಃ ।  
ಯಃ ತಸ್ಮಾದ್ಬಾಧಾತ್ ಮುನಿಶ್ಚಲತಿ ಸ ಕಥಂ ಭವತಿ ವಿಮುಕ್ತಃ ॥೫॥

ಸಿದ್ಧಿಹಿಂ ಇತ್ಯಾದಿ । ಸಿದ್ಧಿಹಿಂ ಕೇರಾ ಸಿದ್ಧೇಮುಕ್ತೋ ಸಂಬಂಧೀ ಪಂಥಾ ಪಂಥಾ ಮಾರ್ಗಃ । ಕೌರಾಂ  
ಭಾಲು ಭಾವಃ ಪರಿಣಾಮಃ ಕಥಂಭೂತಃ । ವಿಶುದ್ಧಾಲು ವಿಶುದ್ಧಃ ಏಕು ಏಕ ಏವಾದ್ವಿತೀಯಃ । ಜೋ ತಸು  
ಭಾವಹಂ ಮುನೇ ಚೆಲಳ ಯಸ್ತಸ್ಯಾದ್ಬಾಧಾನ್ಯ ನಿಶ್ಚಲತಿ । ಸೋ ಕಿಮ್ ಹೋಽಜ ವಿಮುಕ್ತು ಸ ಮುನಿಃ ಕಥಂ  
ಮುಕ್ತೋ ಭವತಿ ನ ಕಥಮಿತಿ । ತದ್ವಧಾ । ಯೋರಾಂ ಸಮಸ್ತಶುಭಾಶುಭಸಂಕಲಪ್ರವಿಶಲಪರಹಿತೋ ಜೀವಸ್ಯ  
ಶುದ್ಧಭಾವಃ ಸ ಏವ ನಿಶ್ಚಯರತ್ತತಯಾತ್ಕೋ ಮೋಕ್ಷಮಾರ್ಗಃ । ಯಸ್ತಸ್ಯಾ ಶುದ್ಧಾತ್ ಪರಿಣಾಮಾನ್ಯನಿಶ್ಚ್ಯ ತೋ  
ಭವತಿ ಸ ಕಥಂ ಮೋಕ್ಷಂ ಲಭತೇ ಕಂತು ನೈವ । ಅತ್ಯ ಯೇನ ಕಾರಣೇನ ನಿಜಶುದ್ಧಾತ್ಯಾನುಭೂತಿಪರಿಣಾಮ  
ಏವ ಮೋಕ್ಷಮಾರ್ಗಸ್ಯೇನ ಕಾರಣೇನ ಮೋಕ್ಷಾಧಿಕಾರಾ ಸ ಏವ । ನಿರಂತರಂ ಕರ್ತವ್ಯ ಇತಿ ತಾತ್ಪರ್ಯಾರ್ಥಃ ॥೫॥

ಅಥ ಕ್ಷಾಪಿ ದೇಶೇ ಗಂಭೀ ಕಿಮವ್ಯಾನುಷಾಸಂ ಕುರು ತಥಾಪಿ ಚಿತ್ತಶುದ್ಧಿಂ ವಿನಾ ಮೋಕ್ಷೋ ನಾಸ್ತಿತಿ  
ಪ್ರಕಟಯತಿ-

ಜಹಿ ಭಾವಜಿ ತಹಿ ಜಾಹಿ ಜಿಯ ಜಂ ಭಾವಜಿ ಕರಿ ತಂ ಜಿ ।  
ಕೇಂವಜಿ ಮೋಕ್ಷಂ ಅತಿ ಪರ ಚಿತ್ತಹ ಸುದ್ಧಿಂ ಜಂ ಜಿ ॥೧೦॥

### ಗಾಂ - ೫

**ಅನ್ವಯಾರ್ಥ :**- [ಏಕು ವಿಸುದ್ಧಾಲು ಭಾಲು] ಒಂದು ಅದ್ವಿತೀಯವಾದ ವಿಶುದ್ಧಭಾವವೇ [ಸಿದ್ಧಿಹಿಂ  
ಕೇರಾ ಪಂಥಾ] ಮುಕ್ತಿಯ ಮಾರ್ಗವಿದೆ, [ಜೋ ಮುಣಿ] ಯಾವ ಮುನಿಯು [ತಸು ಭಾವಹಂ] ಆ  
ಶುದ್ಧ ಭಾವದಿಂದ [ಚೆಲಳ] ಚಂಚಲನಾಗುತ್ತಾನೆ [ಸೋ] ಅವನು [ಕಿಮ್] ಹೇಗೆ [ವಿಮುಕ್ತು ಹೋಽಜ]  
ಮುಕ್ತನಾಗುವನು ? ಹೇಗೂ ಮುಕ್ತನಾಗುವುದಿಲ್ಲವೆಂಬ ಭಾವವು.

**ಭಾವಾರ್ಥ :**- ಸಮಸ್ತ ಶುಭಾಶುಭಸಂಕಲಪ್ರವಿಶಲಗಳಿಲ್ಲದ ಜೀವದ ಯಾವ ಶುದ್ಧ ಭಾವವಿದೆ ಅದೇ  
ನಿಶ್ಚಯರತ್ತತಯಾತ್ಕವಾದ ಮೋಕ್ಷಮಾರ್ಗವಿದೆ. ಆದುದರಿಂದ ಯಾವ ಮುನಿಯು ಶುದ್ಧಾತ್ಪರಣತಿಯಿಂದ  
ಚ್ಯಾತನಾಗುತ್ತಾನೆ ಅವನು ಯಾವ ರೀತಿಯಿಂದ ಮೋಕ್ಷ ಪಡೆಯುತ್ತಾನೆ ? ಎಂದರೆ ಮೋಕ್ಷ ಪಡೆಯುವುದೇ  
ಇಲ್ಲವೆಂಬ ಭಾವವು.

ಇಲ್ಲ ಯಾವ ಕಾರಣದಿಂದ ನಿಜಶುದ್ಧಾತ್ಯನ ಅನುಭೂತಿರೂಪವಾದ ಪರಿಣಾಮವೇ ಮೋಕ್ಷಮಾರ್ಗವಿದೆ  
ಆ ಕಾರಣದಿಂದ ಮೋಕ್ಷಾಧಿಕಾರಣ ಅದೇ ಭಾವವನ್ನು ನಿರಂತರ ಮಾಡುವುದು ಯೋಗ್ಯವಿದೆಯೆಂಬುದು ಇಲ್ಲಿನ  
ತಾತ್ಪರ್ಯಾರ್ಥವಿದೆ.

ಯಾವುದೇ ದೇಶದಲ್ಲಿ ಹೋಗಿರಿ, ಯಾವುದೇ ಅನುಷ್ಠಾನ ಮಾಡಿರಿ, ಆದರೆ ಚಿತ್ತದ ಶುದ್ಧಿಯಾದಲ್ಲದೆ  
ಮೋಕ್ಷವಾಗುವುದಿಲ್ಲವೆಂದು ಈಗ ಸ್ವಷ್ಟ ಮಾಡುತ್ತಾರೆ,-

ಎಲೆ ಜೀವ ಬೇಕಾದೆಡೆಗೆ ಹೋಗು ಬೇಕಾದುದನು ಮಾಡಾದರೆ ।  
ಸಲೆ ಚಿತ್ತದ ಶುದ್ಧಿಯಿಲ್ಲದೆ ಯಾವ ತೆರ ನೇಮದಿ ಮೋಕ್ಷವಿಲ್ಲ ॥೧೦॥

**ಯತ್ ಭಾತಿ ತತ್ ಯಾಹಿ ಜೀವ ಯದ್ ಭಾತಿ ಕುರು ತದೇವ ।  
ಕಥಮಪಿ ಮೋಕ್ಷಃ ನಾಸ್ತಿ ಪರಂ ಚಿತ್ತಸ್ಯ ಶುದ್ಧಿನ್ ಯದೇವ ॥೧೦॥**

ಜಹಿಂ ಭಾವಜಿ ಇತ್ಯಾದಿ । ಜಹಿಂ ಭಾವಜಿ ತಹಿಂ ಯತ್ ದೇಶೇ ಪ್ರತಿಭಾತಿ ತತ್ ಜಾಹಿ ಗಚ್ಛ ಜಿಯ ಹೇ ಜೀವ । ಜಂ ಭಾವಜಿ ಕರಿ ತಂ ಜಿ ಯದನುಷ್ಠಾನಂ ಪ್ರತಿಭಾತಿ ಕುರು ತದೇವ । ಕೇಂವಜಿ ಮೋಕ್ಷು ಣ ಅತ್ಯಿ ಕಥಮಪಿ ಕೇನಾಪಿ ಪ್ರಕಾರೇಣ ಮೋಕ್ಷೋ ನಾಸ್ತಿ ಪರ ಪರಂ ನಿಯಮೇನ । ಕಸ್ಯಾತ್ । ಚಿತ್ತಹಂ ಸುದ್ಧಿ ಣ ಚಿತ್ತಸ್ಯ ಶುದ್ಧಿನ್ ಜಂ ಜಿ ಯಸ್ಯಾದೇವ ಕಾರಣಾತ್ ಇತಿ । ತಥಾಹಿ । ಖ್ಯಾತಿಪೂಜಾಲಾಭದೃಷ್ಟಶ್ರುತಾನುಭೂತಭೋಗಿಂಗಾಕಾಂಕ್ಷಾರೂಪದುಧ್ಯಾನಃಃ । ಶುದ್ಧಾತ್ಯಾನುಭೂತಿಪ್ರತಿಪಕ್ಷಭೂತೈಯಾವತ್ತಾಲಂ ಚಿತ್ತಂ ರಂಜಿತಂ ಮೂರ್ಖಿತಂ ತನ್ಯಯಂ ತಿಷ್ಟುತ್ತಿ ತಾವತ್ತಾಲಂ ಹೇ ಜೀವ ಕಾಪಿ ದೇಶಾಂತರಂ ಗಚ್ಛ ಕಿಮಪ್ಯಾನುಷ್ಠಾನಂ ಕುರು ತಥಾಪಿ ಮೋಕ್ಷೋ ನಾಸ್ತಿತಿ । ಅತ್ ಕಾಮಕ್ಷೋಧಾದಿಭಿರಪಧ್ಯಾನ್ಯೇಚ್ಯಾವೋ ಭೋಗಾನುಭವಂ ವಿನಾಪಿ ಶುದ್ಧಾತ್ಯಾಭಾವನಾಭ್ಯಾತಃ ಸನ್ ಭಾವೇನ ಕರ್ಮಾಣಿ ಬಧಾತಿ ತೇನ ಕಾರಣೇನ ನಿರಂತರಂ ಚಿತ್ತಶುದ್ಧಿಃ ಕರ್ತವ್ಯೇತಿ ಭಾವಾಧಾರಃ ॥ ತಥಾ ಚೋಕ್ತಮಾ-‘ಕಂಬಿದಕಲುಸಿದಭೂದೋ ಹು ಕಾಮಭೋಗೇಹಿಂ ಮುಜ್ಞಿದೋ ಜೀವೋ । ಇವಿ ಭುಂಜಂತೋ ಭೋಗೇ ಬಂಧದಿ ಭಾವೇಣ ಕಮ್ಮಣಿ’॥೧೦॥

ಅಥ ಶುಭಾಶುಭಶುದ್ಧೋಪಯೋಗತ್ಯಯಂ ಕಥಯತಿ-

### ಗಾಢ - ೧೦

**ಅನ್ವಯಾಧಾರ :** - [ಜಿಯ] ಎಲ್ಲೆ ಜೀವನೇ ! ನೀನು [ಜಹಿಂ ಭಾವಜಿ ತಹಿಂ ಜಾಹಿ] ನಿನ್ನ ಇಚ್ಛೆ ಬಂದ ದೇಶಕ್ಕೆ ಮೋಗು [ಜಂ ಭಾವಜಿ ತಂ ಜಿ ಕರಿ] ಮತ್ತು ಬೇಕಾದ ಅನುಷ್ಠಾನ ಮಾಡು, [ಪರ] ಆದರೆ [ಜಂ ಜಿ] ಎಲ್ಲಿಯವರೆಗೆ [ಚಿತ್ತಹಂ ಸುದ್ಧಿ ಣ] ಚಿತ್ತದ ಶುದ್ಧಿಯಲ್ಲ ಅಲ್ಲಿಯವರೆಗೆ [ಕೇಂವಜಿ] ಯಾವುದೇ ಪ್ರಕಾರದಿಂದ [ಮೋಕ್ಷು ಣ ಅತ್ಯಿ] ಮೋಕ್ಷವಾಗುವ ಸಾಧ್ಯತೆಯಿಲ್ಲ.

**ಭಾವಾಧಾರ :** - ಎಲ್ಲೆ ಜೀವನೇ ! ಶುದ್ಧಾತ್ಯಾನ ಅನುಭೂತಿಯಿಂದ ಪ್ರತಿಪಕ್ಷಭೂತವಾದ ಮತ್ತು ಖ್ಯಾತಿ, ಪೂಜೆ, ಲಾಭದ ಹಾಗೂ ನೋಡಿದ, ಕೇಳಿದ ಮತ್ತು ಅನುಭವಿಸಿದ ಭೋಗಳ ಆಕಾಂಕ್ಷೆಯುರೂಪದ ದುಧ್ಯಾನದಿಂದ ಎಲ್ಲಿಯವರೆಗೆ ಚಿತ್ತವು ರಂಜಿತ-ಮೂರ್ಖಿತ-ತನ್ಯಯವಿರುತ್ತದೆ ಅಲ್ಲಿಯವರೆಗೆ ಯಾವುದೇ ದೇಶಾಂತರಕ್ಕ ಮೋದರೂ ಯಾವುದೇ ಅನುಷ್ಠಾನ ಮಾಡಿದರೂ ಕೂಡ ಮೋಕ್ಷವಾಗುವುದಿಲ್ಲ.

ಕಾಮ-ಕ್ಷೋಧಾದಿಗಳ ಅಪಧ್ಯಾನದಿಂದ ಜೀವನು ಭೋಗಗಳನ್ನು ಭೋಗಿಸದೆಯು ಕೂಡ ಶುದ್ಧಾತ್ಯಾನ ಭಾವನೆಯಿಂದ ಚ್ಯಾತನಾಗುತ್ತ ಅಶುದ್ಧ ಭಾವದಿಂದ ಕರ್ಮಗಳನ್ನು ಕಟ್ಟಿಕೊಳ್ಳುತ್ತಿರುವುದರಿಂದ ನಿರಂತರ ಚಿತ್ತ ಶುದ್ಧಿ ಮಾಡಿಕೊಳ್ಳುವುದು ಯೋಗ್ಯವಿದೆಯೆಂಬುದು ಇಲ್ಲಿನ ಭಾವಾಧಾರವಿದೆ. ಇತರೆಡೆಯೂ ಹೇಳಿದಾರೆ- ‘ಭೋಗಗಳ ಆಕಾಂಕ್ಷೆಯುಳ್ಳ ಮತ್ತು ಕಷಾಯಗಳಿಂದ ಕಲುಷಿತನಾಗುತ್ತ ಕಾಮ-ಭೋಗಗಳಿಂದ ಮೂರ್ಖಿತನಾದ ಜೀವನು ಭೋಗಗಳನ್ನು ಭೋಗಿಸದಿದ್ದರೂ ಕೂಡ ಕೇವಲ ಅಶುದ್ಧ ಭಾವದಿಂದಲೇ ಕರ್ಮಗಳನ್ನು ಕಟ್ಟಿಕೊಳ್ಳುತ್ತಾನೆ.

ಈಗ ಶುಭ, ಅಶುಭ ಮತ್ತು ಶುದ್ಧವೆಂದು ಹೀಗೆಮೂರು ಉಪಯೋಗದ ಕಥನ ಮಾಡುತ್ತಾರೆ,-

ಸುಹ-ಪರಿಣಾಮೇ ಧರ್ಮು ಪರ ಅಸುಹೇ ಹೋಜಿ ಅಹರ್ಮು ।  
ದೋಹಿ ವಿ ಏಹಿ ವಿವಚಿಷಯಲು ಸುದ್ಧಾ ಣ ಬಂಧಜಿ ಕರ್ಮು ॥೨೮॥

ಶುಭಪರಿಣಾಮೇನ ಧರ್ಮಃ ಪರಂ ಅಶುಭೇನ ಭವತಿ ಅಥರ್ಮಃ ।  
ದಾಖ್ಯಾ ಮಪಿ ಏತಾಖ್ಯಾಂ ವಿವಚಿತಃ ಶುದೋ ನ ಬಧಾತಿ ಕರ್ಮ ॥೨೯॥

సుహ ఇత్త్వాది పదమండనారూపేణ వ్యాఖ్యానం కీయతే | సుహపరిణామేం ధమ్మ పర శుభ పరిణామేన ధమ్మః పుణ్యం భవతి ముఖ్య వృత్త్తా | అసుహేం హోఽ అహమ్మ అతుభపరిణామేన భవత్త ధమ్మః పాపమో | దోహిం వి పిలిం వివజ్జీయలు దాభ్యాం ఏతాభ్యాం శుభాతుభపరిణామాభ్యాం వివజ్జీతః | కోఎసౌ | సుధ శుదోఽ మిథ్యాత్మరాగాదిరహితపరిణామస్తత్పరిణతపురుషో వా | కిం కచోతి | ఈ బంధు న బధ్యాతి | కిమో | కమ్ము జ్ఞానావరణాదికమ్మేతి | తద్యథా | కృషోపాది పితోపాదిస్ఫుటికపదయమాత్మా క్రమేణ శుభాతుభశుదోపయోగరూపేణ పరిణామత్తయం పరిణామతి | తేన తు మిథ్యాత్మ విషయకషాయాద్య వలంబనేన పాపం బధ్యాతి | అహవ్తిద్ధాచాయో-పాధ్యాయసాధుగుణస్వర్ణదానపూజాదినా సంసారస్థితిఛీదపూజకం తీథ్రంకరనామకమా-ది-విత్స్యగుణపుణ్యవునిఱితవృత్తా బధ్యాతి | శుద్ధాత్మావలంబనేన శుదోపయోగేన తు కేవలజ్ఞానాద్య నంతగుణరూపం మోక్షం చ లభతే ఇతి | అతోపయోగత్తయమధ్యే ముఖ్య వృత్త్తా శుదోపయోగ పవోపాదేయ ఇత్యుభిప్రాయః ||१८|| ఏవమేకచత్వారింశత్పూతప్రమితమహాస్థల-మధ్యే ఐసూత్రపంచకేన శుదోపయోగమాఖ్యానముఖ్య తేన ప్రథమాంతరశలం గతమో ||

ಪಾಠ - ೨೦

**ಅನ್ನಯಾಫ್ರೆ :-** [ಸುಹ-ಪರಿಣಾಮೇಂ] ದಾನ-ಪೂಚಾದಿಗಳ ಶುಭ ಪರಿಣಾಮದಿಂದ [ಪರ] ಮುಖ್ಯವಾಗಿ [ಧಮ್ಮ] ಪುಣ್ಯವು [ಹೋಜ್] ಅಗುತ್ತದೆ, [ಅಸುಹೇಂ] ವಿಷಯ-ಕಷಾಯಾದಿಗಳ ಅಶುಭ ಪರಿಣಾಮದಿಂದ [ಅಹಮ್ಮ] ವಾಪವಾಗುತ್ತದೆ, [ವಿ] ಮತ್ತು [ಎಹಿಂ ಹೋಹಿಂ ವಿವಜ್ಞಯಲು] ಇವೆರಡು ಶುಭಾಶುಭ ಪರಿಣಾಮಗಳಿಂದ ರಹಿತವಾದಂಥ [ಸುದ್ಧ] ಮಿಥ್ಯಾತ್ಮ, ರಾಗ ಮೊದಲಾದವುಗಳಿಂದ ರಹಿತವಾದ ಶುದ್ಧಪರಿಣಾಮವು ಅಥವಾ ಶುದ್ಧಪರಿಣಾಮರೂಪದಿಂದ ಪರಿಣಿತನಾದ ಪುರುಷನು [ಕಮ್ಮ] ಜ್ಞಾನಾವರಣಾದಿ ಕರ್ಮಗಳನ್ನು [ಣ ಬಂಧತ್ತ] ಕಟ್ಟಿಕೊಳ್ಳುವುದಿಲ್ಲ.

**ಭಾವಾರ್ಥ :-** ಯಾವ ಪ್ರಕಾರ ಸ್ಟಟಿಕ್ಸ್‌ನೇಯು ಕಪ್ಪೆವರ್ಣದ ಉಪಾಧಿಯ ಸದ್ಭಾವದಲ್ಲಿ ಕಪ್ಪು, ಹಳದೀ ವರ್ಣದ ಉಪಾಧಿಯ ಸದ್ಭಾವದಲ್ಲಿ ಹಳದಿ ಮತ್ತು ಉಪಾಧಿರಹಿತವಿದ್ದಾಗ ಶುದ್ಧ ಉಚ್ಚಲವಾಗಿ ಕಂಡು ಬರುತ್ತದೆ ಅದೇ ಪ್ರಕಾರ ಈ ಆತ್ಮನು ಕ್ರಮದಿಂದ ಶುಭ, ಅಶುಭ ಮತ್ತು ಶುದ್ಧ ಉಪಯೋಗರೂಪವೆಂದು ಮೂರು ಪರಿಣಾಮರೂಪದಿಂದ ಪರಿಣಮಿಸುತ್ತಾನೆ. ಮಿಥಾತ, ವಿಷಯ, ಕಷಾಯ ಮೊದಲಾದವುಗಳ

ಶುಭ ಪರಿಣಾಮದಿ ಧರ್ಮ ಅಶುಭದಿ ಅಥರ್ವಾಗುಪ್ತದು ಮೇಣಾ ।  
ಶುಭಾಶುಭರಹಿತ ಶುದ್ಧ ಪರಿಣಾಮದಿ ಕರ್ಮಬಂಧಿಸುವುದಿಲ್ಲ ॥೨೦॥

ಅತ ಉದ್ದೇಷ್ಯಂ ತಸ್ಮಿನ್ನೇವ ಮಹಾಸ್ವಲಮಧ್ಯೇ ಪಂಚದಶ್ಮಾತ್ಪರ್ಯಾಂತಂ ವೀತರಾಗಸ್ವಸಂವೇದನ-  
ಜ್ಞಾನೀಮುಖ್ಯತ್ವೇನ ವ್ಯಾಖ್ಯಾನಂ ಕ್ರಿಯತೇ । ತದ್ವಧಾ-

ದಾಣಂ ಲಬ್ಧಿ ಭೋಳು ಪರ ಇಂದತ್ತಣು ವಿ ತವೇಣ ।  
ಜಮ್ಮಣ-ಮರಣ-ವಿವಚಿಯಲು ಪಲು ಲಬ್ಧಿ ಕಾಣೇಣ ॥೨೨॥  
ದಾನೇನ ಲಭ್ಯತೇ ಭೋಗಃ ಪರಂ ಇಂದತ್ತಪುಸಿ ತಪಸಾ ।  
ಜನ್ಮ ಮರಣವಿವಚಿತಂ ಪದಂ ಲಬ್ಧಿ ಭ್ಯತೇ ಪ್ರಾಪ್ತತೇ । ಕೇನ । ಕಾಣೇಣ  
ವೀತರಾಗಸ್ವಸಂವೇದನಜ್ಞಾನೇನೇತಿ । ತಧಾಹಿ । ಆಹಾರಾಭ್ಯಭ್ಯಪಚ್ಯಾಸ್ತದಾನೇನ ಸಮ್ಮತ್ಸಹಿತೇನ ಭೋಗೋ  
ಲಭ್ಯತೇ । ಸಮ್ಮತ್ಸಹಿತೇನ ತು ಯದ್ವಾಪಿ ಪರಂಪರಯಾ ನಿವಾಣಂ ಲಭ್ಯತೇ ತಧಾಪಿ ವಿವಿಧಾಭ್ಯಾದಯರೂಪಃ

ಅವಲಂಬನದಿಂದಂತೂ ಆತ್ಮನು ಪಾಪಕಟ್ಟಕೊಳ್ಳುತ್ತಾನೆ. ಅರಹಂತ, ಸಿದ್ಧ, ಆಚಾರ್ಯ, ಉಪಾಧ್ಯಾಯ ಹಾಗೂ  
ಸಾಧುಗಳ ಗುಣಸ್ವರಂಜನೆ ಮತ್ತು ದಾನ-ಪೂಜಾದಿಗಳಿಂದ ಸಂಪಾರದ ಸ್ಥಿತಿಯನ್ನು ಭೇದಿಸುವಂಥ ತೀರ್ಥಾಂಕರ  
ನಾಮಕಮಾರ್ಗದಿಗಳಿಂದ ಹಿಡಿದು ವಿಶಿಷ್ಟ ಗುಣರೂಪವಾದ ಪುಣ್ಯಪ್ರಕೃತಿಗಳನ್ನು ಅನೀಹಿತ ವೃತ್ತಿಯಿಂದ  
ಕಟ್ಟಿಕೊಳ್ಳುತ್ತಾನೆ, ಮತ್ತು ಶುದ್ಧಾತ್ಮನ ಅವಲಂಬನರೂಪವಾದ ಶುದ್ಧೋಪಯೋಗದಿಂದಂತೂ ಕೇವಲಜ್ಞಾನಾದಿ  
ಅನಂತಗುಣರೂಪವಾದ ಮೋಕ್ಷವನ್ನು ಪಡೆಯುತ್ತಾನೆ.

ಮೂರು ಪ್ರಕಾರದ ಉಪಯೋಗಗಳಲ್ಲಿ ಮುಖ್ಯವಾಗಿ ಶುದ್ಧೋಪಯೋಗವೇ ಉಪಾದೇಯವಿದೆ-  
ಯೆಂಬುದು ಇಲ್ಲಿನ ಅಭಿಪ್ರಾಯವಿದೆ.

ಈ ಪ್ರಕಾರ ನಲವತ್ತೊಂದು ಸೂತ್ರಗಳ ಮಹಾಸ್ವಲದಲ್ಲಿ ಐದು ಗಾಢಾಸೂತ್ರಗಳಿಂದ ಶುದ್ಧೋಪಯೋಗದ  
ವ್ಯಾಖ್ಯಾನದ ಮುಖ್ಯತೆಯಿಂದ ಮೊದಲನೆಯ ಅಂತರಸ್ವಲಪು ಸಮಾಪ್ತವಾಯಿತು.

ಇದಾದನಂತರ ಅದೇ ಮಹಾಸ್ವಲದಲ್ಲಿ ಹದಿನ್ಯೇದುಸೂತ್ರಗಳವರೆಗೆ ವೀತರಾಗಸ್ವಸಂವೇದನರೂಪವಾದ  
ಜ್ಞಾನದ ಮುಖ್ಯತೆಯಿಂದ ಈಗ ವ್ಯಾಖ್ಯಾನ ಮಾಡುತ್ತಾರೆ. ಅದು ಹೀಗಿದೆ,-

### ಗಾಢೆ - ೨೨

ಅನ್ವಯಾಧ್ಯ : - [ದಾಣಂ] ದಾನದಿಂದ [ಪರ] ನಿಶ್ಚಯವಾಗಿ [ಭೋಳು[ ಪಂಚೇಂದ್ರಿಯಗಳ  
ಭೋಗಗಳು [ಲಬ್ಧಿ ಇ] ಪ್ರಾಪ್ತವಾಗುತ್ತವೆ, [ಎ] ಮತ್ತು [ತವೇಣ] ತಪಸ್ಸಿನಿಂದ [ಇಂದತ್ತಣು] ಸ್ವರ್ಗದಲ್ಲಿನ

ದಾನದಿಂದ ನೇಮದಿ ಭೋಗ ಮೇಣ್ಣಪದಿ ಇಂದ್ರಪದ ದೋರಕುವುದು ।  
ಜ್ಞಾನದಿಂದ ಜನ್ಮ-ಮರಣವಿವಚಿತ ಮೋಕ್ಷಪದ ದೋರಕುವುದು ॥೨೨॥

ಪಂಚೇಂದ್ರಿಯಭೋಗ ಏವ | ಸಮೃಕ್ತ ಸೈಹಿತೀನ ತಪಸಾ ತು ಯದ್ಯಾಪಿ ನಿವಾರಣಂ ಲಭ್ಯತೇ ತಥಾಪಿ ದೇವೇಂದ್ರ -  
ಚಕ್ರವರ್ತಾ ದಿವಿಭೂತಿಪೂರ್ವಕೇಷ್ಠೇವ | ವೀತರಾಗಸ್ವಸಂಪೇದನಸಮೃಗ್ಂಜಾನೇನ ಸವಿಕಲ್ಪೀನಯದ್ಯಾಪಿ ದೇವೇಂದ್ರ -  
ಚಕ್ರವರ್ತಾ ದಿವಿಭೂತಿವಿಶೇಷೋ ಭವತಿ ತಥಾಪಿ ನಿರ್ವಿಕಲ್ಪೀನ ಮೋಕ್ಷ ಏವೇತಿ | ಅತ್ಯಾಹ ಪ್ರಭಾಕರಭಟ್ಟಃ |  
ಹೇ ಭಗವಾನ್ ಯದಿ ವಿಜ್ಞಾನಮಾತ್ರೇಣ ಮೋಕ್ಷೋ ಭವತಿ ತಪ್ಸಿ ಸಾಂಖ್ಯದಯೋ ವದಂತಿ ಜ್ಞಾನಮಾತ್ರಾ  
ದೇವ ಮೋಕ್ಷಃ ತೇಷಾಂ ಕಿಮಿತಿ ದೂಷಣಂ ದೀರ್ಯತೇ ಭವದಿರಿತಿ | ಭಗವಾನಾಹ | ಅತ್ಯ ವೀತರಾಗನಿರ್ವಿಕಲ್ಪ -  
ಸ್ವಸಂಪೇದನಸಮೃಗ್ಂಜಾನಮಿತಿ ಭಣಿತಂ ತಿಷ್ಠತಿ ತೇನ ವೀತರಾಗವಿಶೇಷಣೇನ ಚಾರಿತ್ರಂ ಲಭ್ಯತೇ ಸಮೃಗ್ಂಜಣೇನ  
ಸಮೃಕ್ತಪೂರ್ವಿ ಲಭ್ಯತೇ ಪಾನಕವದೇಕಸ್ಯಾಪಿ ಮಧ್ಯೇ ತ್ರಯಮಸ್ತಿ | ತೇಷಾಂ ಮತೇ ತು ವೀತರಾಗವಿಶೇಷಣಂ  
ನಾಸ್ತಿ ಸಮೃಗ್ಂಜಣಂ ಚ ನಾಸ್ತಿ ಜ್ಞಾನಮಾತ್ರಮೇವ | ತೇನ ದೂಷಣಂ ಭವತಿತಿ ಭಾವಾಧರಃ ||೨೭||

ಅಥ ತಮೇವಾಧರಂ ವಿಪಕ್ಷದೂಷಣಾದ್ವಾರೇಣ ದೃಢಯತಿ-

ಇಂದ್ರಪದವು ದೂರಕುತ್ತದೆ, ಮತ್ತು [ಣಾಣೇಣ] ವೀತರಾಗ ಸ್ವಸಂಪೇದನರೂಪವಾದ ಜ್ಞಾನದಿಂದ [ಜಮೃಣ-  
ಮರಣ-ವಿವಜ್ಞಾಯಳಿ] ಜನ್ಮ-ಮರಣಗಳಿಂದ ರಹಿತವಾದಂಥ ಮೋಕ್ಷಪದವು [ಲಬ್ಧಿ ಇ] ದೂರಕುತ್ತದೆ.

**ಭಾವಾಧರ :**- ಸಮೃಕ್ತದಿಂದ ರಹಿತವಾದ ಆಹಾರದಾನ, ಅಭಯದಾನ, ಪ್ರಿಯದಾನ ಮತ್ತು  
ಶಾಸ್ವದಾನದಿಂದ ಭೋಗಗಳು ದೂರಕುತ್ತವೆ, ಮತ್ತು ಸಮೃಕ್ತ ಸೈಹಿತವಾದ ಆ ನಾಲ್ಕು ದಾನಗಳಿಂದ-ಎಂದರೆ  
ವರಂಪರೆಯಿಂದ ನಿವಾರಣವು ದೂರಕುತ್ತದೆ, ಆದಾಗ್ಯೋ ವಿವಿಧ ಅಭ್ಯುದಯರೂಪವಾದ ಪಂಚೇಂದ್ರಿಯಗಳ  
ಭೋಗಗಳೂ ಮೊದಲು ದೂರಕುತ್ತವೆ.

ಮತ್ತು ಸಮೃಕ್ತ ಸೈಹಿತವಾದ ತಪಸಿನಿಂದ ನಿವಾರಣವು ದೂರಕುತ್ತದೆ, ಆದರೂ ಶೂದ ಅದು ದೇವೇಂದ್ರ,  
ಚಕ್ರವರ್ತಿ ಮೊದಲಾದ ವಿಭೂತಿಪೂರ್ವಕವಾಗಿಯೇ ಮೋಕ್ಷವು ದೂರಕುತ್ತದೆ.

ವೀತರಾಗ ಸ್ವಸಂಪೇದನಸಮೃಗ್ಂಜಾನದಿಂದ ಅದು ಸವಿಕಲ್ಪದ ಕಾರಣದಿಂದ ದೇವೇಂದ್ರ, ಚಕ್ರವರ್ತಿ-  
ಮೊದಲಾದ ವಿಭೂತಿ ವಿಶೇಷದ ಪ್ರಾಪ್ತಿಯಾಗುತ್ತದೆ; ಆದಾಗ್ಯೋ ನಿರ್ವಿಕಲ್ಪದ ಕಾರಣದಿಂದ ಮೋಕ್ಷದ ಪ್ರಾಪ್ತಿಯೇ  
ಆಗುತ್ತದೆ.

**ಪ್ರಶ್ನೆ:**- ಓ ಭಗವನ್ ! ಜ್ಞಾನಮಾತ್ರದಿಂದ ಮೋಕ್ಷವಾಗುತ್ತದೆಂದು ತಾವು ಹೇಳುವಿರಿ, ಆದರೆ ಸಾಂಖ್ಯಾದಿಗಳು  
ಶೂದ ಜ್ಞಾನಮಾತ್ರದಿಂದಲೇ ಮೋಕ್ಷವಾಗುತ್ತದೆಂದು ಹೇಳುತ್ತಾರೆ. ಅವರಿಗೆ ನೀವು ದೋಷವನ್ನೇಕೆ ಕೊಡುವಿರಿ ?

**ಉತ್ತರ :**- ಇಲ್ಲಿ ‘ವೀತರಾಗನಿರ್ವಿಕಲ್ಪಸ್ವಸಂಪೇದನರೂಪಸಮೃಗ್ಂಜಾನ’ವೆಂದು ಹೇಳಿದೆ; ಆದುದರಿಂದ  
ಅಲ್ಲಿ ‘ವೀತರಾಗ’ ವಿಶೇಷಣದಿಂದ ಚಾರಿತ್ರವು ಶೂದ ಬಂದುಬಿಡುತ್ತದೆ, ‘ಸಮೃಗ್ಂಜಾನ’ ವಿಶೇಷಣದಿಂದ ಸಮೃಕ್ತವು  
ಶೂದ ಬಂದು ಬಿಡುತ್ತದೆ. ಅದೇ ಪ್ರಕಾರ ವೀತರಾಗ ನಿರ್ವಿಕಲ್ಪಸ್ವಸಂಪೇದನರೂಪ ಜ್ಞಾನವೆಂದು ಹೇಳುವುದರಿಂದ  
ಅದೊಂದರಲ್ಲಿ ಮೂರೂ ಬಂದುಬಿಡುತ್ತವೆ. ಆದರೆ ಅವರ ಮತದಲ್ಲಿ ‘ವೀತರಾಗ ವಿಶೇಷಣವಿಲ್ಲ’ ಮತ್ತು  
ಸಮೃಗ್ಂಜಣವಿಲ್ಲ ‘ಜ್ಞಾನಮಾತ್ರ’ವೇ ಇದೆ ‘ಜ್ಞಾನಮಾತ್ರ’ವೆಂದಿಷ್ಟೇ ಹೇಳಿದಾರೆ. ಆದುದರಿಂದ ಅದರಲ್ಲಿ  
ದೋಷಬರ್ತದೆಯೆಂಬುದು ಇಲ್ಲಿನ ಭಾವಾಧರವಿದೆ.

ವಿಪಕ್ಷಕೆ ದೋಷವಿತ್ತು ಈಗ ಅದೇ ಅಧರವನ್ನು ದೃಢಪಡಿಸುತ್ತಾರೆ,-

ದೇಲು ಹೀರಂಜನು ಇಲು ಭಣಿಇ ಕಾಣೆಂ ಮುಕ್ಕು ಣ ಭಂತಿ ।  
ಕಾಣ-ವಿಹೀಣಾ ಜೀವಡಾ ಚಿರು ಸಂಸಾರು ಭಮಂತಿ ॥೨೩॥

ದೇವಃ ನಿರಂಜನ ಏವಂ ಭಣಿತಿ ಜ್ಞಾನೇನ ಮೋಕ್ಷೋ ನ ಭಾರಂತಿಃ ।  
ಜ್ಞಾನವಿಹೀನಾ ಜೀವಾಃ ಚಿರಂ ಸಂಸಾರಂ ಭಮಂತಿ ॥೨೪॥

ದೇಲು ಇತ್ಯಾದಿ । ದೇಲು ದೇವಃ ಕಂವಿಶಿಷ್ಟಃ । ಹೀರಂಜನು ನಿರಂಜನಃ ಅನಂತಜ್ಞಾನಾದಿಗುಣಾಸಹಿತೋದ-  
ಷ್ವಾದಶದೋಷರಹಿತಾಂ ಇಲುಂ ಭಣಿಇ ಏವಂ ಭಣಿತಿ । ಏವಂ ಕಿರ್ಮಾ । ಕಾಣೆಂ ಮುಕ್ಕು ವೀತರಾಗನಿರ್ವಿಕಲ್ಪ-  
ಸ್ವಸಂವೇದನರೂಪೇಣ ಸಮ್ಯಗ್ಂಜ್ಞಾನೇನ ಮೋಕ್ಷೋ ಭವತಿ । ಣ ಭಂತಿ ನ ಭಾರಂತಿಃ ಸಂದೇಹೋ ನಾಸ್ತಿ ।  
ಕಾಣವಿಹೀಣಾ ಜೀವಡಾ ಪೂರ್ವೋಕ್ತಸ್ವಸಂವೇದನಜ್ಞಾನೇನ ವಿಹೀನಾ ಜೀವಾಚಿರುಸಂಸಾರು ಭಮಂತಿ ಚಿರಂ  
ಬಹುತರಂ ಕಾಲಂ ಸಂಸಾರಂ ಪರಿಭ್ರಮಂತಿ ಇತಿ । ಅತ್ಯ ವೀತರಾಗಸ್ವಸಂವೇದನಜ್ಞಾನಮಧ್ಯೇ ಯದ್ವಾಪಿ  
ಸಮ್ಯಕ್ತಾದಿತ್ಯಯಮಸ್ತಿ ತಥಾಪಿ ಸಮ್ಯಗ್ಂಜ್ಞಾನಸ್ಯೇ ವ ಮುಖಿತಾ । ವಿವ್ಷಿತೋ ಮುಖ್ಯ ಇತಿ ವಚನಾದಿತಿ  
ಭಾವಾಧರಃ ॥೨೫॥

ಅಥ ಪ್ರನರಪಿ ತಮೇವಾಧರಂ ದೃಷ್ಟಾಂತದಾಷ್ಟಾಂತಿಕಾಭ್ಯಾಂ ನಿಶ್ಚನೋತಿ-

### ಗಾಥ - ೨೫

**ಅನ್ವಯಾಧರ :-** [ಕಾಣೆಂ ಮುಕ್ಕು] ಸಮ್ಯಗ್ಂಜ್ಞಾನದಿಂದ ಮೋಕ್ಷವಾಗುತ್ತದೆ, [ಣ ಭಂತಿ] ಅದರಲ್ಲಿ  
ಸಂದೇಹವಿಲ್ಲ, ಮತ್ತು [ಕಾಣ-ವಿಹೀಣಾ ಜೀವಡಾ] ಸಮ್ಯಗ್ಂಜ್ಞಾನವಿಲ್ಲದ ಜೀವರುಗಳು [ಚಿರು] ಅಧಿಕ  
ಕಾಲದವರೆಗೆ [ಸಂಸಾರು] ಸಂಸಾರದಲ್ಲಿ [ಭಮಂತಿ] ಪರಿಭ್ರಮಣಮಾಡುತ್ತಾರೆ [ಇಲುಂ] ಎಂಬುದಾಗಿ  
[ಹೀರಂಜನು ದೇಲು] ನಿರಂಜನದೇವರು [ಭಣಿಇ] ಹೇಳುತ್ತಾರೆ.

**ಭಾವಾಧರ :-** ವೀತರಾಗನಿರ್ವಿಕಲ್ಪಸ್ವಸಂವೇದನರೂಪ ಸಮ್ಯಕ್ತಜ್ಞಾನದಿಂದ ಮೋಕ್ಷವಾಗುತ್ತದೆ, ಅದರಲ್ಲಿ  
ಯಾವುದೇ ಸಂದೇಹವಿಲ್ಲ ಮತ್ತು ಪೂರ್ವೋಕ್ತಸ್ವಸಂವೇದನರೂಪ ಸಮ್ಯಗ್ಂಜ್ಞಾನವಿಲ್ಲದ ಜೀವರುಗಳು ಅದೆಷ್ಟೋ  
ಕಾಲದವರೆಗೆ ಸಂಸಾರದಲ್ಲಿ ಭ್ರಮಿಸುತ್ತಾರೆಂದು ಅನಂತಜ್ಞಾನಾದಿಗುಣಾಸಹಿತರೂ ಮತ್ತು ಹದಿನೆಂಟು ದೋಷಗಳಿಂದ  
ರಹಿತರೂ ಆದ ವೀತರಾಗ ಸರ್ವಜ್ಞದೇವರು ಹೇಳಿದ್ದಾರೆ.

ವೀತರಾಗಸ್ವಸಂವೇದನರೂಪವಾದ ಸಮ್ಯಗ್ಂಜ್ಞಾನದಲ್ಲಿ ಆ ಸಮ್ಯಕ್ತ ಮೋದಲಾಗಿ ಮೂರೂ ಇದ್ದರೂ  
ಕೂಡ ಸಮ್ಯಗ್ಂಜ್ಞಾನದ್ದೇ ಮುಖ್ಯ ತೆಯಿದೆ. ಏಕೆಂದರೆ ವಿವ್ಷಿತವಾದದ್ದು ಅದು ಮುಖ್ಯವಿದೆ (ಯಾವುದರ ಕಥನ  
ಮಾಡುತ್ತದೆ ಅದು ಮುಖ್ಯವಿದೆ)ಯೆಂದು ಅಗಮದ ವಚನವಿದೆ.

ಈಗ ಮತ್ತೆ ಪ್ರನಃ ಅದೇ ಅಧರವನ್ನು ದೃಷ್ಟಾಂತ ಹಾಗೂ ದಾಷ್ಟಾಂತದ ಮೂಲಕ ನಿಶ್ಚತಮಾಡುತ್ತಾರೆ,-

ಜ್ಞಾನದಿಮೋಕ್ಷವೆಂದು ನಿರಂಜನದೇವ ಪೇಣಿರು ಶಂಕೆಬೇದ ।  
ಜ್ಞಾನವಿಹೀನ ಜೀವ ಚಿರಕಾಲ ಸಂಸಾರದಲ್ಲಿ ಭ್ರಮಿಸುವನು ॥೨೬॥

**ಜಾಣ-ವಿಹೀಣಹ ಮೋಕ್ಷ-ಪಲು ಜೀವ ಮ ಕಾಸು ವಿ ಜೋಜ್ |**

**ಬಹುಂ ಸಲಿಲ-ವಿರೋಲಿಯಜಿ ಕರು ಜೋಪ್ರದಲು ಇ ಹೋಜ್ ||೨೪||**

**ಜ್ಞಾನವಿಹೀನಸ್ಯ ಮೋಕ್ಷಪದಂ ಜೀವ ಮಾ ಕಸ್ಯಾಪಿ ಅದ್ರಾಷ್ಟೇಃ |**

**ಬಹುನಾಂ ಸಲಿಲವಿಲೋಡಿತೇನ ಕರಃ ಚಿಕ್ಷಣೋ ನ ಭವತಿ ||೨೫||**

ಜಾಣ ಇತ್ಯಾದಿ । ಜಾಣ ವಿಹೀಣಹಂ ಖ್ಯಾತಿಪೂಜಾಲಾಭಾದಿದುಷ್ಪಭಾವಪರಿಣತಿತ್ತಂ ಮಮ  
ಕೋರಪಿ ನ ಜಾನಾತೀತಿ ಮತ್ತಾ ಏತರಾಗಪರಮಾನಂದೈಕಸುಖಿರಸಾನುಭವರೂಪಂ ಚಿತ್ತಶುದ್ಧಿಮುಕ್ವಾಣಿಸ್ಯ  
ಬಹಿರಂಗಬಕವೇಷೇಣ ಲೋಕರಂಜನಂ ಮಾಯಾಸ್ಥಾನಂ ತದೇವ ಶಲ್ಯಂ ತತ್ತ್ವಭ್ರಾತಿಸಮಸ್ತವಿಕಲ್ಪಕಲೋಲಮಾಲಾತ್ಯಾ-  
ಗೇನ ನಿಜಶುದ್ಧಾತ್ಮಸಂವಿತಿನಿಶ್ಚಯೇನ ಸಂಜ್ಞಾನೇನ ಸಮ್ಯಾಗ್ಂಜಾನೇನ ವಿನಾ ಮೋಕ್ಷಪಲು ಮೋಕ್ಷಪದಂ ಸ್ವರೂಪಂ  
ಜೀವ ಹೇ ಜೀವ ಮ ಕಾಸು ವಿ ಜೋಜ್ ಮಾ ಕಸ್ಯಾಪ್ಯಾದ್ರಾಷ್ಟೇಃ | ದೃಷ್ಟಾಂತಮಾಹ | ಬಹುಂ ಸಲಿಲವಿರೋಲಿಯಜಂ  
ಬಹುನಾಪಿ ಸಲಿಲೇನ ಮಧಿತೇನ ಕರು ಕರೋ ಹಸ್ತಃ ಜೋಪ್ರದಲು ಇ ಹೋಜ್ ಚಿಕ್ಷಣಃ ಸ್ವಿಗೋಽಂ ನ ಭವತಿತೀ|  
ಅತ್ಯ ಯಥಾ ಬಹುತರಮಪಿ ಸಲಿಲೇ ಮಧಿತೇರಪಿ ಹಸ್ತಃ ಸ್ವಿಗೋಽಂ ನ ಭವತಿ, ತಥಾ ಏತರಾಗಶುದ್ಧಾತ್ಮಾನುಭೂತಿ-  
ಲಕ್ಷಣೇನ ಜ್ಞಾನೇನ ವಿನಾ ಬಹುನಾಪಿ ತಪಸಾ ಮೋಕ್ಷೋ ನ ಭವತಿತೀ ತಾತ್ಪರ್ಯಮಾ | ||೨೬||

### ಗಾಢ - ೨೪

**ಅನ್ವಯಾರ್ಥ :-** [ಜೀವ] ಎಲ್ಲೆ ಜೀವನೇ [ಜಾಣ-ವಿಹೀಣಹಂ ಕಾಸು ವಿ] ಸಮ್ಯಾಗ್ಂಜಾನವಿಲ್ಲದೆ  
ಯಾವನಿಗೂ ಕೂಡ [ಮೋಕ್ಷ-ಪಲು ಮ ಜೋಜ್] ಮೋಕ್ಷಪದವನ್ನು ನೋಡಬೇಡ [ಬಹುಂ ಸಲಿಲ-  
ವಿರೋಲಿಯಜಂ] ಬಹಳಷ್ಟು ನೀರನ್ನು ಮಧಿಸುವುದರಿಂದ ಕೂಡ [ಕರು ಜೋಪ್ರದಲು ಇ ಹೋಜ್] ಕ್ಯಾಯು  
ಚಡ್ಡಾಗುವುದಿಲ್ಲ.

**ಭಾವಾರ್ಥ :-** ಯಾವ ಪ್ರಕಾರ ನೀರನ್ನು ಅಧಿಕವಾಗಿ ಮಧಿಸುವುದರಲ್ಲಿ ಬಂದರೂ ಕೂಡ ಕ್ಯಾಯು  
ಚಡ್ಡಾಗುವುದಿಲ್ಲ. ಅದೇ ಪ್ರಕಾರ ಎಲ್ಲೆ ಜೀವನೇ ! ಖ್ಯಾತಿ, ಪೂಜೆ, ಲಾಭ ಮೆದಲಾದ ದುಷ್ಪಭಾವಗಳರೂಪದಿಂದ  
ಪರಿಣತವಾದ ನನ್ನ ಚಿತ್ತವನ್ನು ಯಾರುಕೂಡ ತಿಳಿಯುವುದಿಲ್ಲವೆಂದು ಮನ್ವಿಂದಿ 20 ಮಾತ್ರ (ಕೀವಲ) ಏತರಾಗ  
ಪರಮಾನಂದರೂಪ ಸುಖಿರಸದ ಅನುಭವರೂಪವಾದ ಚಿತ್ತಶುದ್ಧಿಯನ್ನು ಮಾಡದೆ ಯಾವನಿಗೂಕೂಡ ಬಾಹ್ಯದಿಂದ  
ಒಕಪಕ್ಷಿಯಂಥ ವೇಷದಿಂದ ಲೋಕರಂಜನೆ ಮಾಡುವಂಥ ಮಾಯಾಸ್ಥಾನರೂಪವಾದ ಶಲ್ಯದಿಂದ ಹಿಡಿದು  
ಸಮಸ್ತವಿಕಲ್ಪದ ತರಂಗಮಾಲೆಯ ತ್ಯಾಗರೂಪ, ನಿಜಶುದ್ಧಾತ್ಮಸಂವಿತಿಯ ಏಕಾಗ್ರತಾರೂಪವಾದ ಯಾವ  
ಸಂಜ್ಞಾನವಿದೆ ಆ ಸಮ್ಯಾಗ್ಂಜಾನವಿಲ್ಲದ ಮೋಕ್ಷಪದ-ಮೋಕ್ಷದ ಸ್ವರೂಪವನ್ನು ನೋಡಬೇಡ.

ಯಾವ ಪ್ರಕಾರ ನೀರನ್ನು ಬೇಕಾದಷ್ಟು ಮಧಿಸಿದರೂ ಕೂಡ ಕ್ಯಾಗಳು ಸ್ವಿವಾಗುವುದಿಲ್ಲ ಅದೇ ಪ್ರಕಾರ  
ಏತರಾಗ ಶುದ್ಧ ಆತ್ಮನ ಅನುಭೂತಿರೂಪವಾದ ಜ್ಞಾನವಿಲ್ಲದೆ ಅಧಿಕ ತಪಸ್ಸು ಮಾಡುವುದರಿಂದ ಕೂಡ ಮೋಕ್ಷ  
ವಾಗುವುದಿಲ್ಲವೆಂಬುದು ಇಲ್ಲಿ ತಾತ್ಪರ್ಯಾರ್ಥವಿದೆ.

**ಎಲೆ ಜೀವ ಜ್ಞಾನವಿಹೀನರಾರಿಗು ಮೋಕ್ಷಪದ ನೋಡಬೇಡ |**

**ಸಲೆ ಸಲಿಲ ಮಧಿನದಿಂದೇನು ಕ್ಯಾಗ ನವನೀತ ಬರುವುದಿಲ್ಲ ||೨೫||**

ಅಥ ನಿಶ್ಚಯನಯೇನ ಯನ್ನಿಜಾತ್ಮಭೋದಜ್ಞಾನಿಬಾಹ್ಯಂ ಜ್ಞಾನಂ ತೇನ ಪ್ರಯೋಜನಂ ನಾಸ್ತಿತ್ಯಭಿಪ್ರಾಯಂ  
ಮನಸಿ ಸಂಪ್ರಧಾಯ್ ಸೂತ್ರಮಿದಂ ಪ್ರತಿಪಾದಯತಿ-

**ಜಂ ಣೀಯ-ಬೋಹಹ ಬಾಹಿರಲು ಶಾಣು ವಿ ಕಷ್ಟಃ ಣ ತೇಣ ।**

**ದುಕ್ಷಹ ಕಾರಣು ಜೀಣ ತಲು ಜೀವಹ ಹೋಽಿ ಲಿಣೇಣ ॥೨೫॥**

ಯತ್ ನಿಜಭೋದಾದ್ಬಾಹ್ಯಂ ಜ್ಞಾನಮಪಿ ಕಾಯ್ ನ ತೇನ ।

ದುಃಖಸ್ಯ ಕಾರಣಂ ಯೇನ ತಪಃ ಜೀವಸ್ಯ ಭವತಿ ಕ್ಷಣೇನ ॥೨೫॥

ಜಂ ಇತ್ಯಾದಿ । ಜಂ ಯತ್ ಣೀಯಬೋಹಹಂ ಬಾಹಿರಲು ದಾನಪ್ರಾಜಾತಪಶ್ಚರಣಾದಿಕಂ ಕೃತ್ಯಾಪಿ  
ದೃಷ್ಟಶ್ಚ, ತಾನುಭೂತಭೋಗಾಕಾಂಜ್ಞಾವಾಸಿತಚಿತ್ತೇನ ರೂಪಲಾವಣ್ಯಸೌಭಾಗ್ಯ ಬಲದೇವವಾಸುದೇವಕಾಮ-  
ದೇವೇಂದ್ರಾ, ದಿವದಪ್ರಾಪ್ತಿರೂಪಭಾವಿಭೋಗಾಶಕರಣಂ ಯನ್ನಿದಾನಬಂಧಸ್ತದೇವ ಶಲ್ಯಂ ತತ್ತ್ವಭೃತಿಸಮಸ್ತ-  
ಮನೋರಥವಿಕಲ್ಪಜ್ಞಾಲಾವಲೀರಹಿತತ್ವೇನ ವಿಶುದ್ಧಜ್ಞಾನದರ್ಶನಸ್ಥಭಾವನಿಜಾತ್ಮಾಪಬೋಧೋ ನಿಜಭೋಧಃ  
ತಸ್ಮಾನ್ನಿಜಭೋದಾದ್ಬಾಹ್ಯಮ್ । ಶಾಣು ವಿ ಕಷ್ಟಃ ಣ ತೇಣ ಶಾಸ್ತ್ರದಿಜನಿತಂ ಜ್ಞಾನಮಪಿ ಯತ್ತೇನ ಕಾಯ್ ನ  
ನಾಸ್ತಿ । ಕಸ್ಯಾದಿತಿ ಜೀತ್ । ದುಕ್ಷಹಂ ಕಾರಣು ದುಃಖಸ್ಯ ಕಾರಣಂ ಜೀಣ ಯೇನ ಕಾರಣೇನ ತಲು  
ವೀತರಾಗಸ್ವಸಂವೇದನರಹಿತಂ ತಪಃ ಜೀವಹಂ ಜೀವಸ್ಯ ಹೋಽಿ ಭವತಿ ಲಿಣೇಣ ಕ್ಷಣಮಾತ್ರೇಣ ಕಾಲೇನೇತಿ ।  
ಅತ್ಯ ಯದ್ವಪಿ ಶಾಸ್ತ್ರಜನಿತಂ ಜ್ಞಾನಂ ಸ್ಥಂಧಾತ್ಮಪರಿಜ್ಞಾನರಹಿತಂ ತಪಶ್ಚರಣಂ ಚ ಮುಖ್ಯವೃತ್ತಾ ಪುಣ್ಯಕಾರಣಂ  
ಭವತಿ ತಥಾಪಿ ಮುತ್ತಿಕಾರಣಂ ನ ಭವತಿತ್ಯಭಿಪ್ರಾಯಃ ॥೨೫॥

ಈಗ ನಿಶ್ಚಯನಯದಿಂದ ಆ ಆತ್ಮಭೋದರಹವಾದ ಜ್ಞಾನದಿಂದ ರಹಿತವಾದ ಯಾವ ಬಾಹ್ಯಜ್ಞಾನವಿದೆ  
ಅದರಿಂದ ಯಾವ ಪ್ರಯೋಜನವಿಲ್ಲವೆಂಬ ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟುಕೊಂಡು ಈಸೂತ್ರ ಹೇಳುತ್ತಾರೆ,-

### ಗಾಂ - ೨೫

**ಅನ್ನಯಾಧ್ರ : -** [ಜಂ ಣೀಯ-ಬೋಹಹಹಂ ಬಾಹಿರಲು] ನಿಜಭೋದದಿಂದ-ಆತ್ಮಜ್ಞಾನದಿಂದ  
ಬಾಹ್ಯವಾದ [ಶಾಣು] ಯಾವ ಶಾಸ್ತ್ರಮೋದಲಾದವಗಳ ಜ್ಞಾನವಿದೆ [ತೇಣ ಕಷ್ಟಃ ವಿ ಣ] ಅದರಿಂದ ಯಾವ  
ಪ್ರಯೋಜನವೂ ಇಲ್ಲ [ಜೀಣ] ಏಕಂದರೆ [ತಲು] ವೀತರಾಗ ಸ್ವಸ್ವಸಂವೇದನರೂಪವಾದ ಜ್ಞಾನವಿಲ್ಲದ ತಪಸ್ಸ  
[ಲಿಣೇಣ] ಸ್ಥಲ್ಪಸಮಯದಲ್ಲಿಯೇ [ಜೀವಹಂ] ಜೀವನಿಗೆ [ದುಕ್ಷಹಂ ಕಾರಣು] ದುಃಖಿದ ಕಾರಣವಾಗುತ್ತದೆ.

**ಭಾವಾಧ್ರ : -** ದಾನ, ಪೂಜೆ, ತಪಶ್ಚರಣಾದಿಗಳನ್ನು ಮಾಡಿಯೂ ಕೂಡ ನೋಡಿದ, ಕೇಳಿದ ಮತ್ತು  
ಅನುಭವಿಸಿದ ಭೋಗಗಳ ಆಕಾಂಕ್ಷೆಯಿಂದ ನೆಲೆಸಿದಚಿತ್ತದಿಂದ ರೂಪಲಾವಣ್ಯಸೌಭಾಗ್ಯರೂಪದ ಬಲದೇವ,  
ವಾಸುದೇವ, ಕಾಮದೇವ ಮತ್ತು ಇಂದ್ರ, ದಿಗಳ ಪದದ ಪ್ರಾಪ್ತಿರೂಪವಾದ ಭವಿಷ್ಯಭೋಗಗಳ ಇಚ್ಛೆ ಮಾಡುವುದು  
ಅದು ನಿದಾನಬಂಧವಿದೆ, ಅದೇ ಶಲ್ಯವಿದೆ. ಆ ಶಲ್ಯವು ಆದಿಯಿಂದ ಹಿಡಿದು ಸಮಸ್ತ ಮನೋರಥ ವಿಕಲ್ಪಗಳ

ಆ ನಿಜಭೋದ ಬಾಹ್ಯಜ್ಞಾನದಿ ಯಾವ ಕಾಯ್ ವಾಗದದರಿಂದ ।

ಜ್ಞಾನರಹಿತ ತಪ ಜೀವನಿಗೆ ಶೀಘ್ರ ದುಃಖಿದ ಹೇತುವಾಗುವುದು ॥೨೫॥

ಅಥ ಯೇನ ಮಿಥ್ಯಾತ್ಮರಾಗಾದಿವೈದಿಭರವತಿ ತದಾತ್ಮಜ್ಞಾನಂ ನ ಭವತಿತೀ ನಿರೂಪಯತ್ತಿ-

ತಂ ಣೆಯ-ಣಾಣು ಜಿ ಹೋಜಿ ಣ ವಿ ಜೇಣ ಪವಡ್ಡಳಿ ರಾಲು ।

ದಿಣಯರ-ಕಿರಣಹ ಪುರಲು ಜಿಯ ಕಿಂ ವಿಲಸಳಿ ತಮ-ರಾಲು ॥೧೬॥

ತತ್ ನಿಜಜ್ಞಾನಮೇವ ಭವತಿ ನಾಪಿ ಯೇನ ಪ್ರವರ್ಥತೇ ರಾಗಃ ।

ದಿನಕರಕಿರಣಾನಾಂ ಪುರತ್ತಿಃ ಜೀವ ಕಿಂ ವಿಲಸತಿ ತಮೋರಾಗಃ ॥೧೭॥

ತಂ ಇತ್ಯಾದಿ । ತಂ ತತ್ ಣೆಯಣಾಣು ಜಿ ಹೋಜಿ ಣ ವಿ ನಿಜಜ್ಞಾನಮೇವ ನ ಭವತಿ ಏತರಾಗ-  
ನಿತ್ಯಾನಂದೈಕ್ಸಭಾವನಿಜಪರಮಾತ್ಮತತ್ತ್ವಪರಿಜ್ಞಾನಮೇವ ನ ಭವತಿ । ಯೇನ ಜ್ಞಾನೇನ ಕಿಂ ಭವತಿ । ಜೇಣ  
ಪವಡ್ಡಳಿ ಯೇನ ಪ್ರವರ್ಥತೇ । ಕೋರಸೌ । ರಾಲು ಶುದಾತ್ಮಭಾವನಾಸಮುತ್ಪನ್ನವಿಶರಾಗಪರಮಾನಂದ-  
ಪ್ರತಿಬಂಧಕಪಂಚೀಂದ್ರಿಯವಿಷಯಾಭಿಲಾಷರಾಗಃ । ಅತ್ಯ ದೃಷ್ಟಾಂತಮಾಹ । ದಿಣಯರಕಿರಣಹಂ ಪುರಲು ಜಿಯ  
ದಿನಕರಕಿರಣಾನಾಂ ಪುರತ್ತೋ ಹೇ ಜೀವ ಕಿಂ ವಿಲಸಳಿ ಕಿಂ ವಿಲಸತಿ ಕಿಂ ಶೋಭತೇ ಅಪಿ ತು ಸ್ವೇವ । ಕೋರಸೌ ।  
ತಮರಾಲು ತಮೋ ರಾಗಸ್ತಮೋವ್ಯಾಪ್ತರಿತಿ । ಅತ್ಯೇದಂ ತಾತ್ಪರ್ಯಮ್ಯ । ಯಸ್ಯಿನ್ ಶಾಸ್ತ್ರಜ್ಞಾನೇ  
ಜಾತೀಯವೈನಾಕುಲತ್ಪಲಕ್ಷಣಪಾರಮಾರ್ಥಿಕಸುಲಿಪ್ರತಿಪಕ್ಷಭೂತಾ । ಆಕುಲತ್ವೋತ್ಪಾದಕಾ ರಾಗಾದಯೋ ವೈದ್ಯಂ  
ಗಳಂತಿ ತನ್ನಿಂದಿಯೇನ ಜ್ಞಾನಂ ನ ಭವತಿ । ಕಸ್ತೃತ್ । ವಿಶಿಷ್ಟಮೋಕ್ಷಫಲಾಭಾವಾದಿತಿ ॥೧೮॥

ಜ್ಞಾನಾವಳಿಯಿಂದ ರಹಿತವಾದ ವಿಶುದ್ಧಜ್ಞಾನ, ವಿಶುದ್ಧದರ್ಶನವು ಸ್ವಭಾವವಿರುವಂಥ ತನ್ನ ಆತ್ಮನ ಅವರೋಧವು  
ಅದು ನಿಜಚೋಧವಿದೆ. ಆ ನಿಜಚೋಧದಿಂದ ಬಾಹ್ಯವಾದ ಶಾಸ್ತ್ರಾದಿಗಳಿಂದ ಜನಿತವಾದ ಯಾವ ಜ್ಞಾನವಿದೆ  
ಅದರಿಂದ ಯಾವುದೇ ಕಾರ್ಯವಾಗುವುದಿಲ್ಲ. ಏಕೆಂದರೆ ಏತರಾಗಸ್ತಸಂವೇದನರಹಿತವಾದ ತಪಸ್ಸು ಜಿವನಿಗೆ  
ಕ್ಷಣಿಮಾತ್ರದಲ್ಲಿಯೇ-ಕೂಡಲೇ ದುಃಖದ ಕಾರಣವಾಗುತ್ತದೆ.

ಶಾಸ್ತ್ರಜನಿತ ಜ್ಞಾನ ಮತ್ತು ತನ್ನ ಶುದ್ಧಾತ್ಮನ ಜ್ಞಾನದಿಂದ ರಹಿತವಾದ ತಪಶ್ಚರಣವು ಮುಖ್ಯವಾಗಿ ಪುಣ್ಯದ  
ಕಾರಣವಿದೆ, ಆದರೆ ಮುಕ್ತಿಯ ಕಾರಣವಿಲ್ಲವೆಂಬುದು ಇಲ್ಲಿನ ಅಭಿಪ್ರಾಯವಿದೆ.

ಯಾವುದರಿಂದ ಮಿಥ್ಯಾತ್ಮ, ರಾಗಾದಿಗಳ ವೈದ್ಯಯಾಸುತ್ತದೆ ಅದು ಆತ್ಮನ ಜ್ಞಾನವಲ್ಲವೆಂದು ಈಗ  
ಹೇಳುತ್ತಾರೆ,-

### ಗಾಂ - ೨೬

**ಅನ್ವಯಾರ್ಥ :-** [ಜಿಯ] ಎಲ್ಲೆ ಜೀವನೇ ! [ಜೇಣ] ಯಾವ ಜ್ಞಾನದಿಂದ [ರಾಲು] ರಾಗದ [ಪವಡ್ಡಳಿ]  
ವೈದ್ಯಯಾಸುತ್ತದೆ [ತಂ] ಅದು [ಣೆಯ-ಣಾಣು ಜಿ] ತನ್ನ ಜ್ಞಾನವೇ [ಣ ವಿ ಹೋಜಿ] ಅಲ್ಲ. [ದಿಣಯರ-  
ಕಿರಣಹಂ ಪುರಲು] ಸೂರ್ಯನ ಕಿರಣಗಳ ಎದುರಿಗೆ [ತಮ-ರಾಲು] ಅಂಥಕಾರದ ಹರಡುವಿಕೆಯು [ಕಿಂ  
ವಿಲಸಳಿ] ಹೇಗೆ ಶೋಭಾಯಮಾನವಾಗುವ ಸಾಧ್ಯತೆಯಿದೆ ? ಶೋಭಾಯಮಾನವಾಗುವ ಸಾಧ್ಯತೆಯಲ್ಲ.

ಜ್ಞಾನದಿಂದ ರಾಗದವೈದ್ಯಯಾಸುತ್ತದೆ ನಿಜಜ್ಞಾನವಲ್ಲ ।

ದಿನಕರಕಿರಣದೆದುರು ತಮರಾತ್ಮವಿಲಸಿಸುವುದೇನಲೆ ಜೀವ ॥೧೯॥

ಅಥ ಜ್ಞಾನಿನಾಂ ನಿಜಶುದ್ಧತ್ವಸ್ವರೂಪಂ ವಿಹಾಯ ನಾನ್ಯತ್ವಮಷ್ಟ್ಯಪಾದೇಯಮಿತಿ ದರ್ಶಾಯತಿ-  
 ಅಪ್ಪಾ ಮಿಲ್ಲಿವಿ ಜಾಣೆಯಹ ಅಣ್ಣಿ ಇ ಸುಂದರು ವತ್ತು ।  
 ತೇಣ ಇ ವಿಸಯಹ ಮಣಿ ರಮಣ ಜಾಣಂತಹ ಪರಮತ್ವ ॥೨೨॥  
 ಅತಾನಂ ಮುಕ್ತಾ ಜ್ಞಾನಿನಾಂ ಅನ್ಯನ್ನ ಸುಂದರಂ ವಸ್ತು ।  
 ತೇನ ನ ವಿಷಯೇಷು ಮನೋ ರಮತೇ ಜಾನತಾಂ ಪರಮಾರ್ಥಮ್ರಾ ॥೨೩॥

ಅಪ್ಪಾ ಇತ್ಯಾದಿ । ಅಪ್ಪಾ ಮಿಲ್ಲಿವಿ ಶುದ್ಧಬುದ್ಧೈ ಕ್ಷಿಫಾವಂ ಪರಮಾತ್ಮಪದಾರ್ಥಂ ಮುಕ್ತಾ ಜಾಣೆಯಹಂ ಜ್ಞಾನಿನಾಂ ಮಿಥ್ಯಾತ್ಮರಾಗಾದಿಪರಿಹಾರೇಣ ನಿಜಶುದ್ಧತ್ವದ್ವರ್ವಾಪರಿಜ್ಞಾನಪರಿಣಾತಾನಾಂ ಅಣ್ಣಿ ಇ ಸುಂದರು ವತ್ತು ಅನ್ಯನ್ನ ಸುಂದರಂ ಸಮೀಚಿಣಂ ವಸ್ತು ಪ್ರತಿಭಾತಿ ಯೇನ ಕಾರಣೇನ ತೇಣ ಇ ವಿಸಯಹಂ ಮಣಿ ರಮಣ ತೇನ ಕಾರಣೇನ ಶುದ್ಧತ್ವೋಪಲಬ್ಧಿಪ್ರತಿಪಕ್ಷಭೂತೇಷು ಪಂಚೀಂದ್ರಿಯವಿಷಯರೂಪಕಾಮಭೋಗೇಷು ಮನೋ ನ ರಮತೇ । ಕಿಂ ಕುರಾತಾರ್ಥ । ಜಾಣಂತಹಂ ಜಾನತಾಂ ಪರಮತ್ವ ಏತರಾಗಸಹಜಾನಂದೈ ಕಪಾರಮಾರ್ಥಿಕ-ಸುಖಾವಿನಾಭೂತಂ ಪರಮಾತ್ಮಾನಮೇವೇತಿ ತಾತ್ಪರ್ಯಮ್ರಾ ॥೨೪॥

**ಭಾವಾರ್ಥ :-** ಯಾವ ಜ್ಞಾನದ ಮೂಲಕ ಶುದ್ಧತ್ವಭಾವನೆಯಿಂದ ಉತ್ಪನ್ನವಾದಂಥ ಏತರಾಗ ಪರಮಾನಂದದ ಪ್ರತಿಬಂಧಕವಾದ ಪಂಚೀಂದ್ರಿಯಗಳ ವಿಷಯಗಳ ಅಭಿಲಾಷೆಯರೂಪವಾದ ರಾಗವೃದ್ಧಿ-ಯಾಗುತ್ತದೆ ಅದು ನಿಜಜ್ಞಾನವಲ್ಲ-ಒಂದು ಏತರಾಗ ಚಿದಾನಂದವೇ ಸ್ವಭಾವವಿರುವಂಥ ನಿಜಪರಮಾತ್ಮತತ್ವದ ಜ್ಞಾನವೇ ಅಲ್ಲ, ಹೇಗೆಂದರೆ ಸೂರ್ಯನ ಕಿರಣಗಳ ಎದುರಿಗೆ ಅಂಥಕಾರದ ವಿಸ್ತಾರವು ಶೋಭಿಸುವುದೇನು ? ಶೋಭಿಸುವುದಿಲ್ಲವೆಂಬ ಭಾವವು.

ಶಾಸ್ತ್ರಗಳ ಅಭ್ಯಾಸ ಮಾಡುವುದರಿಂದ ಜ್ಞಾನವಾಗುತ್ತಿದ್ದರೂ ಕೂಡ ಯಾವುದರಲ್ಲಿ ಅನಾಕುಲತೆಯ ಲಕ್ಷಣವಿರುವಂಥ ಪಾರಮಾರ್ಥಿಕ ಸುಖದಿಂದ ಪ್ರತಿಪಕ್ಷಭೂತವಾದಂಥ ಆಕುಲತೆಯ ಉತ್ಪಾದಕವಾದಂಥ ರಾಗಾದಿಗಳು ವೃದ್ಧಿಹೊಂದುತ್ತವೆ (ರಾಗಾದಿಗಳ ವೃದ್ಧಿಯಾಗುತ್ತದೆ) ಅದು ನಿಜವಾಗಿ ಜ್ಞಾನವೇ ಅಲ್ಲ. ಏಕೆಂದರೆ ಅದರಿಂದ ವಿಶ್ವಾಸದ ಮೋಕ್ಷಫಲದ ಪ್ರಾಪ್ತಿಯಾಗುವುದಿಲ್ಲವೆಂಬುದು ಇಲ್ಲಿನ ತಾತ್ಪರ್ಯವಿದೆ.

ಜ್ಞಾನೀ ಪುರುಷರಿಗೆ ನಿಜಾತ್ಮಸ್ವರೂಪದ ಹೊರತಾಗಿ ಬೇರಾವುದೂ ಉಪಾದೇಯವಿಲ್ಲವೆಂಬುದನ್ನ ಈಗ ನಿದರ್ಶಿಸುತ್ತಾರೆ,-

### ಗಾಂಥ - ೨೨

**ಅನ್ಯಯಾರ್ಥ :-** [ಜಾಣೆಯಹಂ] ಜ್ಞಾನಿಗಳಿಗೆ [ಅಪ್ಪಾ ಮಿಲ್ಲಿವಿ] ಅತ್ಯಾನನ್ನ ಹೊರತುಪಡಿಸಿ [ಅಣ್ಣಿ ವತ್ತು] ಬೇರೆ ಯಾವ ವಸ್ತುವು ಕೂಡ [ಇ ಸುಂದರು] ಸುಂದರವೆನಿಸುವುದಿಲ್ಲ, [ತೇಣ] ಆದುದರಿಂದ [ಪರಮತ್ವ ಜಾಣಂತಹಂ ಮಣಿ] ಪರಮಾರ್ಥ-ಪದಾರ್ಥವನ್ನ ತಿಳಿದುಕೊಳ್ಳುವವರ ಮನಸ್ಸು [ವಿಸಯಹಂ] ವಿಷಯಗಳಲ್ಲಿ [ಇ ರಮಣ] ತೊಡಗುವುದಿಲ್ಲ; ಕ್ರೀಡಿಸುವುದಿಲ್ಲ.

ಜ್ಞಾನಿಗಳಿಗಾತ್ಮನ ಹೊರತನ್ನ ವಸ್ತು ಸುಂದರವೆನಿಸದದರಿಂದ  
 ಮನಸುಪರಮಾರ್ಥವನು ತಿಳಿದರದು ವಿಷಯಗಳಲ್ಲಿ ರಮಿಸಲಾರದು ॥೨೨॥

ಅಥ ತಮೇವಾಧ್ಯಂ ದೃಷ್ಟಾಂತೇನ ಸಮಧ್ಯಯತಿ-

ಅಪ್ಪಾ ಮಿಲ್ಲಿವಿ ಕಣಾಮಲು ಚಿತ್ತಿ ಣ ಲಗ್ಗಿ ಇ ಅಣ್ಣು ।

ಮರಗಲು ಜೇ ಪರಿಯಾಣಯಲು ತಹು ಕಚ್ಚೀ ಕಲು ಗಣ್ಣು ॥೨೮॥

ಅತ್ಯಾನಂ ಮುಕ್ತಾ ಪ್ರಜ್ಞಾನಮಯಂ ಚಿತ್ತೇ ನ ಲಗತಿ ಅನ್ಯತ್ರಾ ।

ಮರಕತಃ ಯೇನ ಪರಿಜ್ಞಾತಃ ತಸ್ಯ ಕಾಚೇನ ಕುತೋ ಗಣಾ ॥೨೯॥

ಅಪ್ಪಾ ಇತ್ಯಾದಿ । ಅಪ್ಪಾ ಮಿಲ್ಲಿವಿ ಅತ್ಯಾನಂ ಮುಕ್ತಾ । ಕಥಂಭೂತಮ್ । ಕಣಾಮಲು ಜ್ಞಾನಮಯಂ ಕೇವಲಜ್ಞಾನಾಂತರ್ಭೂತಾನಂತರ್ಗಣಾಮಯಂ ಚಿತ್ತಿ ಮನಸಿ ಣ ಲಗ್ಗಿ ಇ ನ ಲಗತಿ ನ ರೋಚತೇ ನ ಪ್ರತಿಭಾತಿ । ಕಿಮ್ । ಅಣ್ಣು ನಿಜಪರಮಾತ್ಮಸ್ವರೂಪಾದನ್ಯತ್ರಾ । ಅತ್ಯಾಧ್ಯೇ ದೃಷ್ಟಾಂತಮಾಹ । ಮರಗಲು ಜೇಂ ಪರಿಯಾಣಯಲು ಮರಕತರತ್ವವಿಶೇಷೋ ಯೇನ ಪರಿಜ್ಞಾತಃ । ತಹುಂ ತಸ್ಯ ರತ್ನಪರೀಕ್ಷಾಪರಿಜ್ಞಾನಸಹಿತಸ್ಯ ಪುರುಷಸ್ಯ ಕಚ್ಚೀಂ ಕಲು ಗಣ್ಣು ಕಾಚೇನ ಕಿಂ ಗಣಾ ಕಿಮಹೇಕ್ಷಾ ತಸ್ಯೇತ್ಯಭಿಪ್ರಾಯಃ ॥೨೯॥

ಅಥ ಕರ್ಮಾಫಲಂ ಭುಂಜಾನಃ ಸನ್ ಯೋಽಸೌ ರಾಗದ್ವೈಷಂ ಕರೋತಿ ಸ ಕರ್ಮ ಬಧಾತೀತಿ ಕಥಯತಿ-

ಭಾವಾಧ್ಯ :- ಮಿಥ್ಯಾತ್ಮ, ರಾಗ ಮೊದಲಾದವಗಳ ತ್ಯಾಗದಿಂದ (ತ್ಯಾಗಪೂರ್ವಕ) ನಿಜಶುದ್ಧಾತ್ಮದ್ವಯದ ಪರಿಜ್ಞಾನರೂಪದಿಂದ ಪರಿಣತರಾದ ಜ್ಞಾನಿಗಳಿಗೆ ಒಂದು ಶುದ್ಧ-ಬುದ್ಧವೇ ಸ್ವಭಾವವಿರುವಂಧ ಪರಮಪದಾಧ್ಯದ ಹೊರತಾಗಿ ಬೇರಾವ ವಸ್ತುವು ಕೂಡ ಸಮೀಕ್ಷೀನವೆನಿಸಿದೆರುವುದರಿಂದ ಒಂದು ಏಿತರಾಗಸಹಜಾನಂದರೂಪ ಪಾರಮಾಧಿಕ ಸುಖಿದ ಜತೆ ಅವಿನಾಭೂತವಾದ ಪರಮಾತ್ಮನನ್ನು ತಿಳಿದುಕೊಳ್ಳುವವರ ಮನಸ್ಸು ಶುದ್ಧಾತ್ಮನ ಪ್ರಾಪ್ತಿಯಿಂದ ಪ್ರತಿಪ್ರಕಾರಿತವಾದ ಪಂಚೀಂದ್ರಿಯಗಳ ವಿಷಯರೂಪವಾದ ಕಾಮಭೋಗಗಳಲ್ಲಿ ತೊಡಗುವುದಿಲ್ಲ.

ಈಗ ಅದೇ ಅಧ್ಯಾತ್ಮವನ್ನು ದೃಷ್ಟಾಂತದ ಮೂಲಕ ಸಮಧಾನ ಮಾಡುತ್ತಾರೆ,-

### ಗಾಥ - ೨೯

ಅನ್ಯಯಾಧ್ಯ :- [ಕಣಾಮಲು] ಜ್ಞಾನಮಯನಾದ-ಕೇವಲಜ್ಞಾನದಲ್ಲಿ ಅಂತರ್ಭೂತ ಅನಂತಗಣಾ ಮಯನಾದ [ಅಪ್ಪಾ-ಮಿಲ್ಲಿವಿ] ಆತ್ಮನ ಹೊರತಾಗಿ [ಅಣ್ಣು] ನಿಜಪರಮಾತ್ಮಸ್ವರೂಪದಿಂದ ಬೇರಾವುದೂ ಕೂಡ [ಚಿತ್ತಿ ಣ ಲಗ್ಗಿ] ಜ್ಞಾನಮಯರಾದವರ ಚಿತ್ತದಲ್ಲಿ ರುಚಿಸುವುದಿಲ್ಲ. ಇಲ್ಲಿ ಇದೇ ಅಧ್ಯಾತ್ಮವನ್ನು ಸಮಧಾನ ಮಾಡುವುದಕ್ಕಾಗಿ ದೃಷ್ಟಾಂತ ಹೇಳುತ್ತಾರೆ [ಜೇಂ] ಯಾವನು [ಮರಗಲು ಪರಿಯಾಣಯಲು] ಪಚ್ಚರತ್ವವನ್ನು ತಿಳಿದು ಕೊಂಡಿದ್ದಾನೆ [ತಹುಂ] ಅಂಥ ಪಚ್ಚರತ್ವಪರೀಕ್ಷೆಕಾನಾದ ಪುರುಷನಿಗೆ [ಕಚ್ಚೀಂ ಕಲು ಗಣ್ಣು] ಗಾಜಿನಿಂದ ಪ್ರಯೋಜನವೇನು ?

ಭಾವಾಧ್ಯ :- ಪಚ್ಚರತ್ವವನ್ನು ಪಡೆದವನಿಗೆ ಗಾಜಿನ ತುಂಡುಗಳ ಅವಶ್ಯಕತೆಯೇನಿದೆ ? ಯಾವನ ಚಿತ್ತವು ಆತ್ಮನಲ್ಲಿ ತೊಡಗಿದೆ ಅವನಿಗೆ ಇತರಪದಾಧ್ಯಗಳ ಇಚ್ಛೆಯಿರುವುದಿಲ್ಲವೆಂಬುದು ಇಲ್ಲಿನ ಅಭಿಪ್ರಾಯವಿದೆ.

ಜ್ಞಾನಮಯ ಆತ್ಮನನ್ನಿಳಿದು ಬೇರಾವುದು ಚಿತ್ತದಲ್ಲಿರುಬಿಸದು ।

ತಾನೆ ಮರಕತಮಣಿ ತಿಳಿದವನಿಗೆ ಗಾಜಿನ ಪ್ರಯೋಜನವೇನು ॥೨೯॥

ಭುಂಜಂತು ವಿ ಣೆಯ-ಕಮ್ಮು-ಫಲು ಮೋಹಣಿ ಜೋ ಜಿ ಕರೇಇ ।  
ಭಾಲು ಅಸುಂದರು ಸುಂದರು ವಿ ಸೋ ಪರ ಕಮ್ಮು ಜಣೇಇ ॥೨೬॥

ಭುಂಜಾನೋಡಪಿ ನಿಜಕಮ್ಮಾಫಲಂ ಮೋಹನೆ ಯ ಏವ ಕರೋತಿ ।  
ಭಾವಂ ಅಸುಂದರಂ ಸುಂದರಮಪಿ ಸ ಪರಂ ಕಮ್ಮಾ ಜನಯತಿ ॥೨೬॥

ಭುಂಜಂತು ವಿ ಇತ್ಯಾದಿ । ಭುಂಜಂತು ವಿ ಭುಂಜಾನೋಡಪಿ । ಕಮ್ಮೋ । ಣೆಯಕಮ್ಮುಫಲು ವೀತರಾಗ-ಪರಮಾಹಾದರೂಪಶುದ್ಧಾತ್ಮಾನುಭೂತಿವಿಪರೀತಂ ನಿಜೋಪಾಚಿ-ತಂ ಶುಭಾಶುಭಕಮ್ಮಾಫಲಂ ಮೋಹಣಂ ನಿಮೋಹಶುದ್ಧಾತ್ಮೈತಿಕೊಲಮೋಹೋದಯೀನ ಜೋ ಜಿ ಕರೇಇ ಯ ಏವ ಪುರುಷ: ಕರೋತಿ । ಕಮ್ಮೋ । ಭಾಲು ಭಾವಂ ಪರಿಣಾಮಮರ್ । ಕಂವಿಶಿಷ್ಟಪ್ರಮ್ । ಅಸುಂದರು ಸುಂದರು ವಿ ಅಶುಭಂ ಶುಭಮಪಿ ಸೋ ಪರ ಸ ಏವ ಭಾವ: ಕಮ್ಮು ಜಣೇಇ ಶುಭಾಶುಭಂ ಕಮ್ಮಾ ಜನಯತಿ । ಅಯಮತ್ತ ಭಾವಾಧರ್: । ಉದಯಾಗತೇ ಕಮ್ಮಾಳಣೆ ಯೋಡಸೌ ಸ್ವಸ್ಥಾವಚ್ಯಂತಃ ಸನ್ ರಾಗದ್ವೇಷೋ ಕರೋತಿ ಸ ಏವಃ ಕಮ್ಮಾ ಬಧಾತಿ ॥೨೬॥

ಅಥ ಉದಯಾಗತೇ ಕಮ್ಮಾನುಭವೇ ಯೋಡಸೌ ರಾಗದ್ವೇಷೋ ನ ಕರೋತಿ ಸ ಕಮ್ಮಾ ನ ಬಧಾತಿತಿ ಕಢಯತಿ-

ಕಮ್ಮಾದಫಲಗಳನ್ನು ಭೋಗಿಸುತ್ತಿರುವಾಗ ರಾಗ-ದ್ವೇಷಗಳನ್ನು ಮಾಡುವವನು ಕಮ್ಮಾ ಕಟ್ಟಿಕೊಳ್ಳುತ್ತಾನೆಂದು ಈಗ ಹೇಳುತ್ತಾರೆ,-

### ಗಾಢ - ೨೬

ಅನ್ನಯಾಧರ್ : - [ಜೋ ಜಿ] ಯಾವಪುರುಷನು [ಣೆಯ-ಕಮ್ಮು ಫಲು] ತನ್ನ ಕಮ್ಮಾಗಳ ಫಲವನ್ನು [ಭುಂಜಂತು ವಿ] ಭೋಗಿಸುತ್ತಿರುವಾಗಲೂ ಕೂಡ [ಮೋಹಣಿ] ಮೋಹದಿಂದ [ಸುಂದರು ಅಸುಂದರು ವಿ ಭಾಲು] ಶುಭ ಮತ್ತು ಅಶುಭ ಪರಿಣಾಮಗಳನ್ನು [ಕರೇಇ] ಮಾಡುತ್ತಾನೆ [ಸೋ] ಅವನು [ಪರ] ಕೇವಲ [ಕಮ್ಮು ಜಣೇಇ] ಕಮ್ಮಾಗಳನ್ನು ಉತ್ಪನ್ನಮಾಡುತ್ತಾನೆ.

ಭಾವಾಧರ್ : - ಯಾವ ಪುರುಷನು ವೀತರಾಗ ಪರಮ ಆಹಾದರೂಪವಾದ ಶುದ್ಧ ಆತ್ಮನ ಅನುಭೂತಿಯಿಂದ ವಿರುದ್ಧವಾದ ಸೋಪಾಚಿ-ತ (ತಾನೇ ಉಪಾಜಿನ ಮಾಡಿದ) ಶುಭಾಶುಭ ಕಮ್ಮಾಗಳ ಫಲವನ್ನು ಭೋಗಿಸುತ್ತಿರುವಾಗ ಕೂಡ ನಿಮೋಹಣನಾದಂಥ ಶುದ್ಧ ಆತ್ಮನಿಂದ ಪ್ರತಿಕೊಲವಾದ ಮೋಹೋದಯ-ದಿಂದ ಶುಭ, ಅಶುಭ ಎಂದರೆ ಒಳಿತು-ಕೆಡಕು ಪರಿಣಾಮಗಳನ್ನು ಮಾಡುತ್ತಾನೆ ಅವನೇ (ಅಭಾವವೇ) ಶುಭಾಶುಭ ಕಮ್ಮಾಗಳನ್ನು ಉತ್ಪನ್ನಮಾಡುತ್ತಾನೆ.

ಯಾವನೋವನು ಸ್ವಭಾವಭಾವದಿಂದ ಚ್ಯಾತನಾಗುತ್ತ ಉದಯದೋಳಗೆ ಬಂದಿರುವ ಕಮ್ಮಾಗಳಲ್ಲಿ ರಾಗ-ದ್ವೇಷ ಮಾಡುತ್ತಾನೆ ಅವನೇ ನವೀನ ಕಮ್ಮಾಗಳನ್ನು ಕಟ್ಟಿಕೊಳ್ಳುತ್ತಾನೆಂಬುದು ಇಲ್ಲಿನ ಭಾವಾಧರ್ ವಿದೆ,

ಯಾವನು ತನ್ನ ಕಮ್ಮಾದಫಲ ಭೋಗಿಸುತ ಸಹ ಮೋಹದಿಂದ ।  
ಅವನಶುಭ ಶುಭಭಾವಮಾಡಿದರಾ ಭಾವವ ಕಮ್ಮಾಜನಿಯಿಪ್ರದು ॥೨೬॥

ಭುಂಜಂತು ವಿ ಣೀಯ-ಕಮ್ಮೆ-ಫಲು ಜೋ ತಹಿ ರಾಳು ಇ ಜಾಜಿ ।  
ಸೋ ಇವಿ ಬಂಧಜಿ ಕಮ್ಮು ಪ್ರಣಿ ಸಂಚಿಲು ಜೀಣ ವಿಲಾಜಿ ॥೪೦॥

ಭುಂಜಾನೋಡಪಿ ನಿಜಕಮ್ಮೆ-ಫಲಂ ಯಃ ತತ್ತ ರಾಗಂ ನ ಯಾತಿ ।  
ಸ ಸೈವ ಬಧಾತಿ ಕಮ್ಮೆ ಪ್ರಣಿಸಂಚಿತಂ ಯೀನ ವಿಲೀಯತೇ ॥೪೦॥

ಭುಂಜಂತು ವಿ ಇತ್ಯಾದಿ । ಭುಂಜಂತು ವಿ ಭುಂಜಾನೋಡಪಿ । ಕಿಮ್ಮೆ । ಣೀಯಕಮ್ಮೆ-ಫಲಂ ನಿಜಶುದ್ಧಾತ್ಮೋಪಲಂಭಾಭಾವೇನೋಪಾಚಿತಂ ಪೂರ್ವಂ ಯತ್ತಾ ಶುಭಾಶುಭಂ ಕಮ್ಮೆ ತಸ್ಯ ಫಲಂ ಜೋ ಯೋ ಜೀವಃ ತಹಿಂ ತತ್ತ ಕಮ್ಮೆನುಭವಪ್ರಸ್ತಾವೇ ರಾಳು ಇ ಜಾಜಿ ರಾಗಂ ನ ಗಳಿಂತಿ ವಿತರಾಗಳಿಂದಾನಂದೈ-ಕಸ್ಟಭಾವಶುದ್ಧಾತ್ಮತತ್ತಫ್ರಾವನೋತ್ಪನ್ನಸುಖಾಮೃತತ್ಪಂಃ ಸನ್ ರಾಗದ್ವೈಷಾ ನ ಕರೋತಿ ಸೋ ಸ ಜೀವಃ ಇವಿ ಬಂಧಜಿ ಸೈವ ಬಧಾತಿ । ಕಿಂ ನ ಬಧಾತಿ । ಕಮ್ಮು ಜ್ಞಾನಾವರಣಾದಿ ಕಮ್ಮೆ-ಪ್ರಣಿ ಪ್ರಣರಪಿ । ಯೀನ ಕಮ್ಮೆಬಂಧಾಭಾವಪರಿಣಾಮೇನ ಕಿಂ ಭವತಿ । ಸಂಚಿಲು ಜೀಣ ವಿಲಾಜಿ ಪೂರ್ವಸಂಚಿತಂ ಕಮ್ಮೆ ಯೀನ ವಿತರಾಗಪರಿಣಾಮೇನ ವಿಲಯಂ ವಿನಾಶಂ ಗಳಿಂತಿ । ಅತ್ಯಾಹ ಪ್ರಭಾಕರಭಟ್ಟಃ । ಕಮ್ಮೋದಯಫಲಂ ಭುಂಜಾನೋಡಪಿ ಜ್ಞಾನೀ ಕಮ್ಮೆ-ಣಾಪಿ ನ ಬಧ್ಯತೇ ಇತಿ ಸಾಂಖ್ಯಾದಯೋಡಪಿ ವದಂತಿ ತೇಷಾಂ ಕಿಮಿತಿ ದೂಷಣಂ ದೀಯತೇ ಭವದ್ವಿರಿತಿ । ಭಗವಾನಾಹ । ತೇ ನಿಜಶುದ್ಧಾತ್ಮಾನುಭೂತಿಲಕ್ಷಣಂ ವಿತರಾಗಭಾರಿತನಿರಪೇಕ್ಷಾ ವದಂತಿ ತೇನ ಕಾರಣೇನ ತೇಷಾಂ ದೂಷಣಮಿತಿ ತಾತ್ಪರ್ಯಮ್ಮೆ ॥೪೦॥

ಉದಯದಲ್ಲಿ ಬಂದಿರುವ ಕಮ್ಮೆಗಳ ಅನುಭವ ಮಾಡುವಾಗ ಯಾವನು ರಾಗ-ದ್ವೈಷ ಮಾಡುವುದಿಲ್ಲ ಅವನು ಕಮ್ಮೆಗಳನ್ನು ಕಟ್ಟಿಕೊಳ್ಳುವುದಿಲ್ಲವೆಂದು ಈಗ ಹೇಳುತ್ತಾರೆ,-

### ಗಾಢ - ೪೦

**ಅನ್ವಯಾಧ್ರ :** - [ಜೋ] ಯಾವ ಜೀವನು [ಣೀಯ-ಕಮ್ಮೆ-ಫಲು] ತನ್ನ ಕಮ್ಮೆದ ಫಲವನ್ನು [ಭುಂಜಂತು ವಿ] ಭೋಗಿಸುತ್ತಿರುವಾಗ [ತಹಿಂ] ಆ ಕಮ್ಮೆದ ಅನುಭವದಲ್ಲಿ [ರಾಳು ಇ ಜಾಜಿ] ರಾಗಕ್ಕೆ ಪ್ರಾಪ್ತನಾಗುವುದಿಲ್ಲ (ರಾಗಮಾಡುವುದಿಲ್ಲ) [ಸೋ] ಆ ಜೀವನು [ಪ್ರಣಿ] ಮತ್ತೆ [ಕಮ್ಮು ಇವಿ ಬಂಧಜಿ] ಕಮ್ಮೆ ಕಟ್ಟಿಕೊಳ್ಳುವುದಿಲ್ಲ. [ಜೀಣ] ಆ ಕಮ್ಮೆಬಂಧದ ಅಭಾವಪರಿಣಾಮದಿಂದ [ಸಂಚಿಲು ವಿಲಾಜಿ] ಮೊದಲು ಕಟ್ಟಿದ ಕಮ್ಮೆವು ನಾಶಹೊಂದುತ್ತದೆ.

**ಭಾವಾಧ್ರ :** - ನಿಜಶುದ್ಧಾತ್ಮನ ಪ್ರಾಪ್ತಿಯ ಅಭಾವದಿಂದ ಪೂರ್ವದಲ್ಲಿ ಉಪಾಚಿಸಿದ ತನ್ನ ಶುಭಾಶುಭ ಕಮ್ಮೆದ ಫಲವನ್ನು ಭೋಗಿಸುತ್ತಿರುವಾಗ ಕೂಡ ಯಾವ ಜೀವನು ಕಮ್ಮೆದ ಅನುಭವದಲ್ಲಿ ರಾಗಕ್ಕೆ ಪ್ರಾಪ್ತನಾಗುವುದಿಲ್ಲ ಒಂದು ವಿತರಾಗ ಚಿದಾನಂದವೇ ಸ್ವಭಾವವಿರುವಂಥ ಶುದ್ಧಾತ್ಮತತ್ಪದ ಭಾವನೆಯಿಂದ ಉತ್ಪನ್ನವಾದ ಸುಖಾಮೃತದಿಂದ ತ್ವಪ್ರಾಪ್ತನಾಗುತ್ತ ರಾಗ-ದ್ವೈಷಗಳನ್ನು ಮಾಡುವುದಿಲ್ಲ ಆ ಜೀವನು ಮತ್ತೆ ಜ್ಞಾನಾವರಣ

ಯಾವನು ನಿಜಕಮ್ಮೆಫಲ ಭೋಗಿಸುತ್ತಲ್ಲಿ ರಾಗ ಮಾಡುವುದಿಲ್ಲ ।  
ಅವನು ಮತ್ತೆ ಕಮ್ಮೆಬಂಧನಾಗನಾದರೆ ಸಂಚಿತವೆ ಕೆಡುವುದು ॥೪೦॥

ಅಥ ಯಾವತ್ತಾಲುಮನುಮಾತ್ರಮಪಿ ರಾಗಂ ನ ಮುಂಚತಿ ತಾವತ್ತಾಲಂ ಕರ್ಮಣಾ ನ ಮುಚ್ಯತೇ ಇತಿ  
ಪ್ರತಿಪಾದಯತಿ-

ಜೋ ಅಣು-ಮೇತ್ತು ವಿ ರಾಣ ಮಣಿ ಜಾಮು ಣ ಮಿಲ್ಲಿಜಿ ಏತ್ತು ।  
ಸೋ ಣವಿ ಮುಚ್ಚಿ ತಾಮು ಜಿಯ ಜಾಣಂತು ವಿ ಪರಮತ್ತು ॥೨೧॥  
ಯಃ ಅಣುಮಾತ್ರಮಪಿ ರಾಗಂ ಮನಸಿ ಯಾವತ್ ನ ಮುಂಚತಿ ಅತ್ರ ।  
ಸ ನೈವ ಮುಚ್ಯತೇ ತಾವತ್ ಜೀವ ಜಾನಸ್ಸಪಿ ಪರಮಾಧರ್ಮ ॥೨೧॥

ಜೋಜಯ ಇತ್ಯಾದಿ । ಜೋ ಯಃ ಕರ್ಮಾ ಅಣುಮೇತ್ತು ವಿ ಅಣುಮಾತ್ರಮಪಿ ಸೂಕ್ಷ್ಮಪಿ ರಾಣ  
ರಾಗಂ ವೀತರಾಗಸದಾನಂದೈಕೆತುದಾತ್ಮನೋ ವಿಲಕ್ಷಣಂ ಪಂಚೀಂದ್ರಿಯವಿಷಯಸುಖಾಭಿಲಾಙಡಾಗಂ ಮಣಿ  
ಮನಸಿ ಜಾಮು ಣ ಮಿಲ್ಲಿಜಿ ಯಾವಂತಂ ಕಾಲಂ ನ ಮುಂಚತಿ ಏತ್ತು ಅತ್ರ ಜಗತಿ ಸೋ ಣವಿ ಮುಚ್ಚಿ ಸ  
ಜೀವೋ ನೈವಮುಚ್ಯತೇ ಜ್ಞಾನಾವರಣಾದಿಕರ್ಮಣಾ ತಾವ ತಾವಂತಂ ಕಾಲಂ ಜಿಯಹೇ ಜೀವ । ಈಂ ಕುರ್ವಣ್ಣಪಿ ।  
ಜಾಣಂತು ವಿ ವೀತರಾಗಾನುಷ್ಠಾನರಹಿತಃ ಸನ್ ಶಬ್ದ ಮಾತ್ರೇಣ ಜಾನಸ್ಸಪಿ । ಕಂ ಜಾನನ್ ಪರಮತ್ತು  
ಪರಮಾಧರ್ಮಾಭಿಷ್ಟವಾಜ್ಞನಿಜಶುದ್ಧತ್ವತ್ತಾಪ್ರಮಿತಿ । ಅಯಮತ್ರ ಭಾವಾಧರ್ಮಃ । ನಿಜಶುದ್ಧತ್ತಸ್ಪಭಾವಜ್ಞಾನೇಕಪಿ  
ಶುದ್ಧತ್ಮೋಪಲಭಿ ಲಕ್ಷಣವೀತರಾಗಿಂತಿಭಾವನಾಂ ವಿನಾ ಮೋಕ್ಷಂ ನ ಲಭತ ಇತಿ ॥೨೧॥

ಮೊದಲಾದ ಕರ್ಮಗಳನ್ನು ಕಟ್ಟಿಕೊಳ್ಳುವುದಿಲ್ಲ. ಆ ಕರ್ಮದ ಅಭಾವಪರಿಣಾಮದಿಂದ - ವೀತರಾಗ  
ಪರಿಣಾಮದಿಂದ - ಮೊದಲು ಸಂಗ್ರಹಿಸಿದ ಕರ್ಮವು ನಾಶಮೊಂದುತ್ತದೆ.

**ಪ್ರಶ್ನೆ :-** ಓ ಪ್ರಭು ! ಜ್ಞಾನಿಗಳು ಕರ್ಮೋದಯದ ಫಲವನ್ನು ಭೋಗಿಸುತ್ತ ಅವರು ಕರ್ಮದಿಂದ  
ಬದ್ಧರಾಗುವುದಿಲ್ಲ'ವೆಂದು ಸಾಂಖ್ಯಾದಿಗಳು ಕೂಡ ಹೇಳುತ್ತಾರೆ ಅವರನ್ನು ತಾವೇಕೆ ದೂಷಿಸುವಿರೆಂದು  
ಪ್ರಭಾಕರಭಟ್ಟನು ಕೇಳುತ್ತಾನೆ.

**ಉತ್ತರ :-** ಅವರು ನಿಜಶುದ್ಧತ್ತನ ಅನುಭೂತಿಸ್ತರೂಪವಾದ ವೀತರಾಗ ಭಾರಿತ್ರದಿಂದ ನಿರವೇಕ್ಷಿವಾಗಿ  
(ಭಾರಿತ್ರದ ಅಪೇಕ್ಷೆಯನ್ನಿಡದೆ) ಹೇಳುತ್ತಾರೆ ಅದಕ್ಕಾಗಿ ಅವರಿಗೆ ದೋಷಕೊಡಲಾಗುತ್ತದೆಯಿಂಬುದು ಇಲ್ಲಿನ  
ತಾತ್ಪರ್ಯವಿದೆ.

ಎಲ್ಲಿಯವರೆಗೆ ಜೀವನು ಅಣುಮಾತ್ರ ಎಂದರೆ ಸೂಕ್ಷ್ಮರಾಗವನ್ನು ಕೂಡ ಬಿಟ್ಟುಕೊಡುವುದಿಲ್ಲ ಅಲ್ಲಿಯವರೆಗೆ  
ಕರ್ಮದಿಂದ ಬಿಡುಗಡೆ ಹೊಂದುವುದಿಲ್ಲವೆಂದು ಈಗ ಹೇಳುತ್ತಾರೆ,-

### ಗಾಢೆ - ೪೧

**ಅನ್ನಯಾಧರ್ಮ :-** [ಜಿಯ] ಎಲ್ಲೆ ಜೀವನೇ [ಜೋಣ] ಯಾವ ಜೀವನು [ಅಣು-ಮೇತ್ತು ವಿ] ಅಣು  
ಮಾತ್ರ ಕೂಡ [ರಾಣ] ರಾಗವನ್ನು [ಜಾಮು] ಎಲ್ಲಿಯವರೆಗೆ [ಮಣಿ] ಮನಸ್ಸಿನೊಳಗಿಂದ [ಣ ಮಿಲ್ಲಿಜಿ] ತೆಗೆದು

ಯಾವನಣು ಮಾತ್ರ ಮನದ ರಾಗವನೆನ್ನೆವರ ಬಿಡನೆನ್ನೆವರ ।

ಅವನಿಲ್ಲ ಪರಮಾಧರ್ಮತಿಳಿದರು ಸಹ ಮುಕ್ತನಾಗನಲೆ ಜೀವ ॥೨೧॥

ಅಥ ನಿರ್ವಿಕಲ್ಪತ್ವಭಾವನಾಶೋನ್ಯಃ ಶಾಸ್ತ್ರಂ ಪರಮಾಧಿ ತಪ್ಷಿರಣಂ ಕುರ್ವಣ್ಣಪಿ ಪರಮಾಧರ್ಣಂ ನ ವೇತ್ತಿಂತಿ  
ಕಥಯತಿ-

ಬುಜ್ಞಿ ಇ ಸತ್ಯಿ ತಲು ಚರಣ ಪರ ಪರಮತ್ವಂ ನ ವೇಣಿ ।  
ತಾವ ನ ಮುಂಚಿ ಜಾಮ ನಾವಿ ಇಹು ಪರಮತ್ವಂ ಮುಣೀಣಿ ॥೮೨॥  
ಬುಧ್ಯಾತೇ ಶಾಸ್ತ್ರಾಂ ತಪಃ ಚರತಿ ಪರಂ ಪರಮಾಧರ್ಣಂ ನ ವೇತ್ತಿ ।  
ತಾವತ್ ನ ಮುಂಚಿ ಯಾವತ್ ನೈವ ಏನಂ ಪರಮಾಧರ್ಣಂ ಮನತೇ ॥೮೩॥

ಬುಜ್ಞಿ ಇತ್ಯಾದಿ । ಬುಜ್ಞಿ ಬುಧ್ಯಾತೇ । ಕಾನಿ ಸತ್ಯಿಂ ಶಾಸ್ತ್ರಾಂ ನ ಕೇವಲಂ ಶಾಸ್ತ್ರಾಂ ಬುಧ್ಯಾತೇ  
ತಲು ಚರಣ ತಪ್ಷಿರತಿ ಪರ ಪರಂ ಕಿಂತು ಪರಮತ್ವಂ ನ ವೇಣಿ ಪರಮಾಧರ್ಣಂ ನ ವೇತ್ತಿ ನ ಜಾನಾತಿ । ಕೆಸ್ಯಾನ್ಯ  
ವೇತ್ತಿ । ಯದ್ವಾಪಿ ವ್ಯವಹಾರೇಣ ಪರಮಾತ್ಮ ಪ್ರತಿಪಾದಕಶಾಸ್ತ್ರೇಣ ಜ್ಞಾಯಿತೇ ತಥಾಪಿ ನಿಶ್ಚಯೀನ ಏತರಾಗ-  
ಸ್ವಸಂವೇದನಜ್ಞಾನೇನ ಪರಿಚಿದ್ದತೇ । ಯದ್ವಾಪ್ಯ ನಶನಾದಿದ್ವಾದಶವಿಧತಪ್ಷಿರಣೇನ ಬಹಿರಂಗಸೇಹಕಾರಿಕಾರಣಭೂತೇನ  
ಸಾಧ್ಯಾತೇ ತಥಾಪಿ ನಿಶ್ಚಯೀನ ನಿರ್ವಿಕಲ್ಪತ್ವದಾತ್ಮ ಏಶಾಂತಿಲಕ್ಷಣವೀತರಾಗಬಾರಿತ್ರಾಧ್ಯೋ ಯೋಽಸೌ

ಹಾಕುವುದಿಲ್ಲ[ತಾಮು] ಅಲ್ಲಿಯವರೆಗೆ[ಸೋಣ] ಅವನು[ಏತ್ವಂ] ಈ ಸಂಸಾರದಲ್ಲಿ[ಪರಮತ್ವಂ] ಪರಮಾಧರ್ಣವನ್ನು  
[ಜಾಣಿಂತು ಏ] ಕೇವಲ ಶಬ್ದದಿಂದ ತಿಳಿದುಕೊಳ್ಳುತ್ತಿದ್ದರೂ ಕೂಡ [ನಾವಿ ಮುಂಚಿ] ಮುಕ್ತನಾಗುವುದಿಲ್ಲ.

**ಭಾವಾಧರ್ಣ :-** ಯಾವ ಜೀವನು ಅಳುಮಾತ್ರಕೂಡ-ಸೂಕ್ಷ್ಮ ರಾಗವನ್ನು ಕೂಡ ಎಂದರೆ ಏತರಾಗ  
ಸದಾನಂದರೂಪ ಶುದ್ಧ ಆತ್ಮನಿಂದ ವಿಲಕ್ಷಣ ಪಂಚೀಂದ್ರಿಯಗಳ ವಿಷಯಸುಖಿದ ಅಭಿಲಾಷೆಯರೂಪವಾದ  
ರಾಗವನ್ನು ಎಲ್ಲಿಯವರೆಗೆ ಮನಸ್ಸಿನೊಳಗಿಂದ ತೆಗೆದುಹಾಕುವುದಿಲ್ಲ ಅಲ್ಲಿಯವರೆಗೆ ಅವನು ಈ ಸಂಸಾರದಲ್ಲಿ  
ಪರಮಾಧರ್ಣ ಶಬ್ದದಿಂದ ವಾಚ್ಯವಾದಂಥ ನಿಜಶುದ್ಧಾತ್ಮತ್ವವನ್ನು ಏತರಾಗ ಅನುಷ್ಠಾನರಹಿತನಾಗುತ್ತ (ಏತರಾಗ  
ಅನುಷ್ಠಾನವಿಲ್ಲದೆ) ಕೇವಲ ಶಬ್ದಮಾತ್ರದಿಂದಲೇ ತಿಳಿದುಕೊಳ್ಳುತ್ತ ಜ್ಞಾನಾವರಣಾದಿ ಕರ್ಮಗಳಿಂದ ಬಿಡುಗಡೆ  
ಹೊಂದುವುದಿಲ್ಲ. ತನ್ನ ಶುದ್ಧ ಆತ್ಮಸ್ವಭಾವದ ಜ್ಞಾನವಿದ್ದರೂ ಕೂಡ ಶುದ್ಧ ಆತ್ಮನ ಪ್ರಾಪ್ತಿಸ್ವರೂಪವಾದ ಏತರಾಗ  
ಚಾರಿತ್ರದ ಭಾವನೆಯಿಲ್ಲದೆ ಮೋಕ್ಷವು ದೊರಕುವುದಿಲ್ಲ.

ಯಾವನು ನಿರ್ವಿಕಲ್ಪ ಆತ್ಮಸ್ವಭಾವದಿಂದ ಶೌನ್ಯನಿದಾನನೆ ಅವನು ಶಾಸ್ತ್ರಗಳನ್ನು ಪರಿಸಿದರೂ ಕೂಡ  
ಪರಮಾಧರ್ಣವನ್ನು ತಿಳಿದುಕೊಳ್ಳುವುದಿಲ್ಲವೆಂದು ಈಗ ಹೇಳುತ್ತಾರೆ,-

### ಗಾಂ - ೮೨

**ಅನ್ವಯಾಧರ್ಣ :-** [ಸತ್ಯಿಂ ಇಂ] ಶಾಸ್ತ್ರಗಳನ್ನು [ಬುಜ್ಞಿ ಇ] ತಿಳಿಯುತ್ತಾನೆ, [ತಲು] ತಪಸ್ಸನ್ನು [ಚರಣ] ಆಚರಿಸುತ್ತಾನೆ [ಪರ] ಆದರೆ [ಪರಮತ್ವಂ] ಪರಮಾಧರ್ಣವನ್ನು [ನ ವೇಣಿ] ತಿಳಿದುಕೊಳ್ಳುದಂಥ ಜೀವನು  
[ಜಾಮ] ಎಲ್ಲಿಯವರೆಗೆ [ಇಹು ಪರಮತ್ವಂ] ಈ ಪೂರ್ವೋಕ್ತ ಲಕ್ಷಣವುಳ್ಳ ಪರಮಾಧರ್ಣವನ್ನು [ನಾವಿ  
ಮುಣೀಣಿ] ತಿಳಿಯುವುದಿಲ್ಲ [ತಾವ] ಅಲ್ಲಿಯವರೆಗೆ [ನ ಮುಂಚಿ] ಕರ್ಮದಿಂದ ಬಿಡುಗಡೆಯಾಗುವುದಿಲ್ಲ.

ತಿಳಿದರುಶಾಸ್ತ್ರ ಮಾಡಿದರುತಪ ಪರಮಾಧರ್ಣ ತಿಳಿಯದವನು ಮೊದಲು ।  
ಹೇಳಿದ ಪರಮಾಧರ್ಣ ತಿಳಿಯದನ್ನೆವರೆಗವನು ಬಿಡುಗಡೆಯಾಗನು ॥೮೨॥

ಪರಮಾಧರಭಿಷಿಂಘಾಚೋಽ ನಿಜಶುದ್ಧಾತ್ಮೈ ತತ್ತ ನಿರಂತರಾನುಷ್ಠಾನಾಭಾವಾತ್ ತಾವ ಇ ಮುಂಚೆಜಿ ತಾವಂತಂ ಕಾಲಂ ನ ಮುಖ್ಯತೇಽ | ಕೇನ | ಕರ್ಮಕಾಜಾಮ ಇವಿ ಇಹ ಪರಮತ್ವ ಮುಖೇಽ ಯಾವಂತಂ ಕಾಲಂ ಸ್ವೇಷನಂ ಪೂರ್ವೋಕ್ತಲಕ್ಷಣಂ ಪರಮಾಧರಂ ಮನುತೇ ಜಾನಾತಿ ಶ್ರದ್ಧತೇಽ ಸಮೃಗನುಭವತೀತಿ | ಇದಮತ್ತ ತಾತ್ಪರ್ಯಮಾರ್ಮ | ಯಥಾ ಪ್ರದೀಪೇನ ವಿವ್ರಾತಂ ವಸ್ತು ನಿರೀಕ್ಷ್ಯಾಗೃಹಿತಾಚ ಪ್ರದೀಪಸ್ವೇಜ್ಯತೇ ತಥಾ ಶುದ್ಧಾತ್ಮತ್ತಪ್ರತಿಪಾದಕಶಾಸ್ತ್ರೀಣ ಶುದ್ಧಾತ್ಮತ್ತಪ್ರಾಚಂ ಜ್ಞಾತಾಗೃಹಿತಾಚ ಪ್ರದೀಪಸ್ವಾನೀಯಃ ಶಾಸ್ತ್ರವಿಕಲ್ಪಸ್ವಜ್ಞತ ಇತಿ ||೫೭||

ಅಥ ಯೋಽಸೌ ಶಾಸ್ತ್ರಂ ಪರಸ್ಪರಿ ವಿಕಲ್ಪಂ ಚ ಮುಂಚತಿ ನಿಶ್ಚಯೇನ ದೇಹಸ್ಥಂ ಶುದ್ಧಾತ್ಮಾನಂ ನ ಮುನ್ಯತೇ ಸ ಜಡೋ ಭವತೀತಿ ಪ್ರತಿಪಾದಯತಿ-

**ಸತ್ಯ ಪಥಂತು ವಿ ಹೋಽಜ ಜಡು ಜೋ ಇ ಹಣೇಽ ವಿಯಪ್ಪು |  
ದೇಹಿ ವಂತು ವಿ ಶಿಮ್ಮಲಣ ಇವಿ ಮಣಿ ಇ ಪರಮಪ್ಪು ||೫೮||**

**ಭಾವಾಧರ :-** ಶಾಸ್ತ್ರಗಳನ್ನ ತಿಳಿಯುತ್ತಾನೆ ಮತ್ತು ತಪಸ್ವಾಚರಿಸುತ್ತಾನೆ, ಆದರೆ ಪರಮಾಧರವನ್ನ ತಿಳಿಯುವುದಿಲ್ಲ. ಏಕೆಂದರೆ 'ಪರಮಾಧರ' ಶಬ್ದದಿಂದ ವಾಚ್ಯನಾದಂಥ ನಿಜಶುದ್ಧಾತ್ಮನನ್ನ ವ್ಯವಹಾರನಯದಿಂದ ಪರಮಾತ್ಮನ ಪ್ರತಿಪಾದಕವಾದ ಶಬ್ದದಿಂದ ತಿಳಿದಿದರೂ ಕೂಡ ನಿಶ್ಚಯನಯದಿಂದ ವೀತರಾಗಣಸಂವೇದನರೂಪವಾದ ಜ್ಞಾನದಿಂದ ತಿಳಿದುಕೊಂಡಿಲ್ಲ. ಮತ್ತು ವ್ಯವಹಾರನಯದಿಂದ ಬಹಿರಂಗ ಸಹಕಾರಿಕಾರಣಭೂತವಾದ ಅನಶನ ಮೊದಲಾದ ಹಸ್ನರಡು ಪ್ರಕಾರದ ತಪಸ್ಸಿನಿಂದ ಸಾಧಿಸಲಾಗುತ್ತಿದ್ದರೂ ಕೂಡ ನಿಶ್ಚಯನಯದಿಂದ ನಿರ್ವಿಕಲ್ಪಶುದ್ಧಾತ್ಮನಲ್ಲಿ ವಿಶ್ವಾಂತಿಸ್ತದೂಪವಾದ ವೀತರಾಗ ಚಾರಿತ್ರದಿಂದಲೇ ಸಾಧಿಸುವುದರಲ್ಲಿ ಬರುತ್ತದೆ. ಆ ನಿಜಶುದ್ಧಾತ್ಮನಲ್ಲಿ ನಿರಂತರ ಅನುಷ್ಠಾನದ ಅಭಾವದಿಂದ ಆತ್ಮನು ಎಲ್ಲಿಯವರೆಗೆ ಆ ಪೂರ್ವೋಕ್ತಲಕ್ಷಣವುಳ್ಳ ಪರಮಾತ್ಮನನ್ನ ಸರಿಯಾಗಿ ತಿಳಿದುಕೊಳ್ಳುವುದಿಲ್ಲ ಸಮ್ಮಾಶ್ರದ್ಧವಾದ ಮಾಡುವುದಿಲ್ಲ ಮತ್ತು ಆ ಸಮ್ಮಾ ಅನುಭವ ಮಾಡುವುದಿಲ್ಲ ಅಲ್ಲಿಯವರೆಗೆ ಕರ್ಮದಿಂದ ಬಿಡುಗಡೆಹೊಂದುವುದಿಲ್ಲ.

ಯಾವ ಪ್ರಕಾರ ದೀವಿಗೆಯಿಂದ ವಿವಕ್ಷಿತ ವಸ್ತುವನ್ನ ನೋಡಿ ಮತ್ತು ಗೃಹಣ ಮಾಡಿ ದೀವಿಗೆಯನ್ನ ಬಿಟ್ಟುಕೊಡ ಲಾಗುತ್ತದೆ ಅದೇ ಪ್ರಕಾರ ಶುದ್ಧ ಆತ್ಮತ್ತಪ್ರಾಚ ಪ್ರತಿಪಾದಕವಾದ ಶಾಸ್ತ್ರಗಳಿಂದ ಶುದ್ಧ ಆತ್ಮತ್ತಪ್ರಾಚ ವನ್ನ ತಿಳಿದುಕೊಂಡು ಮತ್ತು ಗೃಹಣ ಮಾಡಿ ಪ್ರದೀಪಸ್ವಾನೀಯವಾದ ಶಾಸ್ತ್ರದ ವಿಕಲ್ಪವನ್ನ ಬಿಟ್ಟುಕೊಡಲಾಗುತ್ತದೆ- ಯೆಂಬುದು ಇಲ್ಲಿನ ಭಾವಾಧರವಿದೆ.

ಯಾವನು ಶಾಸ್ತ್ರಗಳನ್ನ ಅಭ್ಯಸಿಸಿಯು ಕೂಡ ವಿಕಲ್ಪವನ್ನ ಬಿಟ್ಟುಕೊಡುವುದಿಲ್ಲ ಮತ್ತು ನಿಶ್ಚಯನಯದಿಂದ ದೇಹದಲ್ಲಿ ನೆಲೆಸಿರುವ ಆತ್ಮನನ್ನ ಮನ್ಮಿಸುವುದಿಲ್ಲ ಅವನು ಜಡನಿದ್ಧಾನೆಂದು ಈಗ ಹೇಳುತ್ತಾರೆ,-

**ಒದಿದರು ಶಾಸ್ತ್ರವಿಕಲ್ಪಗಳ ಹನನ ಮಾಡದವನು ಜಡನಿಹನು |  
ಆ ದೇಹದಲ್ಲಿರುವ ವಿಮಲ ಪರಮಾತ್ಮನನು ಮನ್ಮಿಸುವುದಿಲ್ಲ ||೫೯||**

ಶಾಸ್ತ್ರಂ ಪಠನ್ನಪಿ ಭವತಿ ಜಡೆ ಯಃ ನ ಹಂತಿ ವಿಕಲ್ಪಮ್ |  
ದೇಹೇ ವಸಂತಮಪಿ ನಿಮ್ರಂ ಸೈವ ಮನ್ಯತೇ ಪರಮಾತ್ಮಾನಮ್ ||೫||

ಸತ್ಯ ಇತ್ಯಾದಿ । ಸತ್ಯ ಪಥಂತು ಏ ಶಾಸ್ತ್ರಂ ಪಠನ್ನಪಿ ಹೋಜ ಜಡೆ ಸ ಜಡೋ ಭವತಿ ಯಃ ಕಿಂ  
ಕರೋತಿ । ಜೋ ಇ ಹಣೇಇ ವಿಯಪ್ಪು ಯಃ ಕತಾ ಶಾಸ್ತ್ರಭಾಸಫಲಭೂತಸ್ಯ ರಾಗಾದಿವಿಕಲ್ಪರಹಿತಸ್ಯ  
ನಿಜಶುದ್ಧಾತ್ಮಸಭಾವಸ್ಯ ಪ್ರತಿಪಕ್ಷಭೂತಂ ಮಿಥ್ಯಾತ್ಮರಾಗಾದಿವಿಕಲ್ಪಂ ನ ಹಂತಿ । ನ ಕೇವಲಂ ವಿಕಲ್ಪಂ ನ ಹಂತಿ ।  
ದೇಹಿ ವಸಂತು ಏ ದೇಹೇ ವಸಂತಮಪಿ ಜೀಮೃಲಣ ನಿಮ್ರಂ ಕರ್ಮಾಮಲರಹಿತಂ ಇವಿ ಮಣಿಇ ಸೈವ ಮನ್ಯತೇ  
ನ ಶ್ರದ್ಧತೇ । ಕರ್ಮ । ಪರಮಪ್ರಾಣಿ ನಿಜಪರಮಾತ್ಮಾನಮಿತಿ । ಅತ್ಯೇದಂ ವ್ಯಾಖ್ಯಾನಂ ಜ್ಞಾತಾತ್ಮಿಗುಪ್ರಸಮಾಧಿಂ ಕೃತಾ  
ಚ ಸ್ವಯಂ ಭಾವನೀಯಮ್ । ಯದಾ ತು ತ್ರಿಗುಟಿಗುಪ್ರಸಮಾಧಿಂ ಕತ್ಯೇಂ ನಾಯಾತಿ ತದಾ ವಿಷಯಕ್ಷಾಯ-  
ವಂಚನಾರ್ಥಂ ಶುದ್ಧಾತ್ಮಭಾವನಾಸ್ಯರಣಾದ್ಯಧೀಕರಣಾರ್ಥಂ ಚ ಬಹಿರ್ವಿಷಯಯೇ ವ್ಯವಹಾರಜ್ಞಾನವೃದ್ಧಿರ್ಥಂ ಚ  
ಪರೇಷಾಂ ಕಥನೀಯಂ ಕಿಂತು ತಥಾಪಿ ಪರಪ್ರತಿಪಾದನವ್ಯಾಜೀನ ಮುಖ್ಯವೃತ್ತಾ ಸ್ವಕೀಯಜೀವ ಏವ  
ಸಂಬೋಧನೀಯಃ । ಇದಮನುಪಪನ್ನಮಿದಂ ವ್ಯಾಖ್ಯಾನಂ ನ ಭವತಿ ಮದೀಯಮನಸಿ ಯದಿ  
ಸಮೀಕೀನಂ ನ ಪ್ರತಿಭಾತಿ ತಹಿರ್ ತಪ್ಯಮೇವ ಸ್ವಯಂ ಕಿಂ ನ ಭಾವಯತೀತಿ ತಾತ್ಪರ್ಯಮ್ ||೫||

### ಗಾಢ - ೫

**ಅನ್ವಯಾರ್ಥ :-** [ಜೋ] ಯಾವ ಜೀವನು [ಸತ್ಯ ಪಥಂತು ಏ] ಶಾಸ್ತ್ರಗಳನ್ನು ಒದಿದರೂ ಕೂಡ  
[ವಿಯಪ್ಪು] ಮಿಥ್ಯಾತ್ಮ, ರಾಗಾದಿ ವಿಕಲ್ಪಗಳನ್ನು [ಇ ಹಣೇಇ] ನಾಶ ಮಾಡುವುದಿಲ್ಲ ಮತ್ತು [ದೇಹಿ ವಸಂತು  
ए] ದೇಹದಲ್ಲಿರುವ [ಜೀಮೃಲಪ್ಪು] ನಿಮ್ರಂ ಪರಮಪ್ರಾಣಿ [ಪರಮಪ್ರಾಣಿ] ನಿಜಪರಮಾತ್ಮನ್ [ಇವಿ ಮಣಿಇ] ಶ್ರದ್ಧ  
ಮಾಡುವುದಿಲ್ಲ ಅವನು [ಜಡೆ ಹೋಜ] ಜಡನಿದ್ವಾನೆ-ಮೂರ್ಖನಿದ್ವಾನೆ.

**ಭಾವಾರ್ಥ :-** ಯಾವ ಜೀವನು ಶಾಸ್ತ್ರಗಳನ್ನು ತಿಳಿದರೂ ಕೂಡ ಶಾಸ್ತ್ರದ ಅಭ್ಯಾಸದ ಫಲವು ರಾಗಾದಿ  
ವಿಕಲ್ಪಗಳಿಂದ ರಹಿತವಾದ ನಿಜಶುದ್ಧಾತ್ಮ ಸಭಾವದ ಪ್ರಾಚೀಯಿದೆ, ಅಂಥ ನಿಜಶುದ್ಧಾತ್ಮ ಸಭಾವದಿಂದ ಪ್ರತಿ  
ಪಕ್ಷಭೂತವಾದ ಮಿಥ್ಯಾತ್ಮ, ರಾಗಾದಿ ವಿಕಲ್ಪಗಳ ನಾಶಮಾಡುವುದಿಲ್ಲ, ಕೇವಲ ವಿಕಲ್ಪಗಳ ನಾಶಮಾಡುವುದಿಲ್ಲ  
ವೆಂದಿಷ್ಟೇ ಇಲ್ಲ, ಆದರೆ ದೇಹದಲ್ಲಿರುತ್ತಿದ್ದರೂ ಕೂಡ ಆ ನಿಮ್ರಂ ಕರ್ಮಾಮಲರಹಿತನಾದ ನಿಜಪರಮಾತ್ಮನ್  
ಶ್ರದ್ಧ ಮಾಡುವುದಿಲ್ಲ ಅವನು ಜಡನಿದ್ವಾನೆ-ಮೂರ್ಖನಿದ್ವಾನೆ.

ಇಲ್ಲಿ ಈ ವ್ಯಾಖ್ಯಾನವನ್ನು ತಿಳಿದುಕೊಂಡು ಮತ್ತು ತ್ರಿಗುಟಿಯುಕ್ತವಾದ ಸಮಾಧಿಮಾಡಿ ತನ್ನನ್ನೇ  
ಧಾರ್ಮಿಕಾನುಸಂಖ್ಯೆಯನ್ನು, ಮತ್ತು ಯಾವಾಗ ತ್ರಿಗುಟಿಯಿಂದ ಗುಪ್ತವಾದ ಸಮಾಧಿಯನ್ನು ಮಾಡುವುದಾಗುವುದಿಲ್ಲ ಆಗ  
ವಿಷಯಕ್ಷಾಯಗಳ ವಂಚನಾರ್ಥವಾಗಿ ಮತ್ತು ಶುದ್ಧ ಆತ್ಮನ ಭಾವನೆಯ ಸ್ವರಣೆಯನ್ನು ದೃಢಪಡಿಸುವ  
ಸಲುವಾಗಿ ಮತ್ತು ಬಾಹ್ಯ ವಿಷಯದಲ್ಲಿ ವ್ಯವಹಾರಜ್ಞಾನದ ವೃದ್ಧಿಯ ಸಲುವಾಗಿ ಇತರ ಜೀವರುಗಳಿಗೆ  
ಧರ್ಮೋಪದೇಶ ಕೊಡುವುದು, ಅದರಲ್ಲೂ ಕೂಡ ಇತರರಿಗೆ ಉಪದೇಶಿಸುವ ನಿರ್ಮಿತದಿಂದ ಮುಖ್ಯವಾಗಿ ತನ್ನ  
ಜೀವನಿಗೇ ಸಂಭೋಧಿಸಬೇಕು, ಹೇಗೆಂದರೆ ಇದು ಯೋಗ್ಯವಿಲ್ಲ; ಈ ಗಾಢೆಯ ವ್ಯಾಖ್ಯಾನವು ನನ್ನ ಮನಸ್ಸಿನಲ್ಲಿ  
ವಾಸಿಸಿಲ್ಲ; ಅದು ಸಮೀಕೀನವಾಗಿ (ಯೋಗ್ಯ ರೀತಿಯಿಂದ) ಪ್ರತಿಭಾಸಿಸುವುದಿಲ್ಲ; ಹಾಗಾದರೆ ಸ್ವಯಂ ನೀನೇ  
ಏಕ ಭಾವಿಸುವುದಿಲ್ಲ ? ನೀನೇ ನಿನ್ನ ಮನಸ್ಸಿನಲ್ಲಿ ವಿಚಾರ ಮಾಡೆಂಬುದು ಇಲ್ಲಿನ ತಾತ್ಪರ್ಯವಿದೆ.

ಅಥ ಬೋಧಾರ್ಥಂ ಶಾಸ್ತ್ರಂ ಪರಿಸ್ವಾಪಿ ಯಸ್ಯ ವಿಶುದ್ಧಾತ್ಮಪ್ರತಿಇತಿಲಕ್ಷ್ಯಃೋ ಬೋಧೋ ನಾಸ್ತಿ ಸ ಮೂರ್ಖೋ  
ಭವತೀತಿ ಪ್ರತಿಪಾದಯತಿ-

ಬೋಹ-ನಿಮಿತ್ತೇ ಸತ್ಯ ಕಿಲ ಲೋಜಿ ಪಥಚ್ಚಿ ಇ ಇತ್ಯೈ ।

ತೇಣ ಏ ಬೋಹು ಣ ಜಾಸು ವರು ಸೋ ಕಿಂ ಮೂರ್ಖು ಣ ತತ್ತ್ವಾ ॥೫೪॥

ಬೋಧನಿಮಿತ್ತೇನ ಶಾಸ್ತ್ರಂ ಕಿಲ ಲೋಕೇ ಪತ್ರೈ ಅತ್ಯೇ ಅತ್ಯೇ ಅತ್ಯೇ ಅತ್ಯೇ ಅತ್ಯೇ ।

ತೇನಾಪಿ ಬೋಧೋ ನ ಯಸ್ಯ ವರಃ ಸ ಕಿಂ ಮೂರ್ಖೋ ನ ತಥ್ಯಮ್ ॥೫೪॥

ಬೋಹ ಇತ್ಯಾದಿ । ಬೋಧನಿಮಿತ್ತೇನ ಕಿಲ ಶಾಸ್ತ್ರಂ ಲೋಕೇ ಪತ್ರೈ ಅತ್ಯೇ ಅತ್ಯೇ ಅತ್ಯೇ ವಾರಣೇನ ಬೋಧೋ  
ನ ಯಸ್ಯ ಕಥಂಭೂತಃ । ವರೋ ವಿಶ್ವಃ । ಸ ಕಿಂ ಮೂರ್ಖೋ ನ ಭವತಿ ಕಿಂತು ಭವತ್ಯೇವ ತಥ್ಯಮಿತಿ । ತದ್ವಧಾ ।  
ಅತ್ಯ ಯದ್ಯಪಿ ಲೋಕವ್ಯವಹಾರೇಣ ಕವಿಗಮಕವಾದಿತ್ವಾಗ್ರಿತ್ವಾದಿಲಕ್ಷ್ಯಃಾಸ್ತಜನಿತೋ ಬೋಧೋ ಭಿನ್ನಾತೇ ತಥಾಪಿ  
ನಿಶ್ಚಯೇನ ಪರಮಾತ್ಮಪ್ರಕಾಶಾಧ್ಯಾತ್ಮಾಸ್ತಾಪನೋ ವಿಶೇರಣಾಸಂಪೀದನರೂಪಃ ಸ ಏವ ಬೋಧೋ ಗ್ರಾಹೋ  
ನ ಚಾನ್ಯಃ ತೇನಾನುಬೋಧೇನ ವಿನಾ ಶಾಸ್ತ್ರೇ ಪರಿತೀರಪಿ ಮೂರ್ಖೋ ಭವತೀತಿ । ಅತ್ಯ ಯಃ ಕೋರಪಿ ಪರಮಾತ್ಮ  
ಬೋಧಜನಕಮಲ್ಪಶಾಸ್ತ್ರಂ ಜ್ಞಾತಾಪಿ ವಿಶೇರಣಭಾವನಾಂ ಕರೋತಿ ಸ ಸಿದ್ಧಾತ್ಮೀತಿ । ತಥಾ ಚೋಕ್ತಮ್ - ‘ವೀರಾ  
ವೇರಗ್ಗಪರಾ ಘೋವಂ ಹಿ ಹು ಸಿಕ್ಕಿಉಣಿ ಸಿಜ್ಞಂತಿ । ಣ ಹು ಸಿಜ್ಞಂತಿ ವಿರಾಗೇಣ ವಿಜಾ ಪಥಿದೇಸು ವಿ ಸವ್ಯಸತ್ಯೇಸು  
॥’ ಪರಂ ಕಿಂತು - ‘ಅಕ್ಷರದಾ ಜೋಯಂತು ರಿಣ ಅಪ್ಪಿ ಣ ದಿಣಿಣ ಚಿತ್ತೈ । ಕಣವಿರಹಿಯಣ ಪಲಾಲು ಜಿಮು  
ಪರ ಸಗಿಣ ಬಹುತ್ವ ॥’ ಇತ್ಯಾದಿ ಪಾಠಮಾತ್ರಂ ಗೃಹಿತಾಂ ಪರೇಷಾಂ ಬಹುಶಾಸ್ತ್ರಜ್ಞಾನಿನಾಂ ದೂಷಣಾ

ಬೋಧಾರ್ಥದಿಂದ (ಜ್ಞಾನದ ಸಲುವಾಗಿ) ಶಾಸ್ತ್ರದ ಅಭ್ಯಾಸ ಮಾಡಿಯೂ ಕೂಡ ಯಾರಿಗೆ ವಿಶುದ್ಧ  
ಅತ್ಯನ ಪ್ರತೀತಿಸ್ಥರೂಪದ ಬೋಧವಾಗುವುದಿಲ್ಲ ಅವರು ಮೂರ್ಖರಿದ್ದಾರೆಂದು ಈಗ ಹೇಳುತ್ತಾರೆ,-

ಗಂಥ - ೫೪

ಅನ್ವಯಾರ್ಥ :- [ಇತ್ಯೈ ಲೋಜಿ] ಈ ಲೋಕದಲ್ಲಿ [ಕಿಲ] ನಿಜವಾಗಿ [ಬೋಹ-ಣಿಮಿತ್ತೇಂ] ಬೋಧ  
ಪ್ರಾಪ್ತಿಯ ಸಲುವಾಗಿ [ಸತ್ಯ] ಶಾಸ್ತ್ರಗಳನು [ಪಥಚ್ಚಿಜಿ] ಪರಿಸಲಾಗುತ್ತದೆ [ತೇಣ ಏ] ಆದರೆ ಶಾಸ್ತ್ರದ ಪರಿಸಲಾಗಿಯಂದ  
ಕೂಡ [ಜಾಸು] ಯಾರಿಗೆ [ವರು ಬೋಹು ಣ] ವಿಶ್ವಃ ಬೋಧವಾಗುವುದಿಲ್ಲ [ಸೋ] ಅವರು [ಮೂರ್ಖು ಣ  
ಕಿಂ] ಮೂರ್ಖರಿಲ್ಲವೇನು ? [ತತ್ತ್ವಾ] ನಿಜವಾಗಿ ಅವರು ಮೂರ್ಖರೇ ಇದ್ದಾರೆ.

ಭಾವಾರ್ಥ :- ಲೋಕವ್ಯವಹಾರದಿಂದ ನವೀನ ಕಾವ್ಯದ ಕರ್ತೃ ಕವಿ, ಪ್ರಾಚೀನ ಕಾವ್ಯಗಳ ಟೀಕೆಯ  
ಕರ್ತೃಗಳ ಮುಕ, ವಾದದಲ್ಲಿ ಯಾರೂ ಜಯಿಸಲಾಗದಂಥ ವಾಗಿತ್ವ ಮತ್ತು ಕೇಳುವವರ ಮನಸ್ಸನ್ನ ರಂಜಿಸಿ  
ಬಿಡುವಂಥ ಶಾಸ್ತ್ರದ ವಕ್ತಾನಾಗುವರೂಪದ ವಾಗಿತ್ವ ಇತ್ಯಾದಿ ಲಕ್ಷ್ಯಃಾಸ್ತಜನಿತ ಜ್ಞಾನವನ್ನ ಹೇಳಲಾಗುತ್ತಿದ್ದರೂ  
ಕೂಡ ನಿಶ್ಚಯನಯದಿಂದ ಪರಮಾತ್ಮಸರೂಪದ ಪ್ರಕಾಶಕವಾದ ಅಧ್ಯಾತ್ಮಶಾಸ್ತ್ರದಿಂದ ಉತ್ಪನ್ನವಾದ ಯಾವ

ಬೋಧನಿಮಿತ್ತದೀ ಜಗದಿ ಶಾಸ್ತ್ರಗಳ ಪರಿಸಲಾಗುವುದಾದರೆ ।

ಬೋಧವಾಗದಿರವನು ಮೂರ್ಖನಲ್ಲವೆಟಿಟದಿ ಮೂರ್ಖನಿಹನವನು ॥೫೪॥

ನ ಕರ್ತವ್ಯ | ತೈಬಹುಶು,ತೈರಪ್ಯನೇಷಾಮಲ್ಪಶ್ರತತಪೋಧನಾನಾಂ ದೊಷಣಾ ನ ಕರ್ತವ್ಯ | ಕಸ್ಯಾದಿತಿ  
ಚೀತ್ | ದೊಷಣೇ ಕೃತೇ ಸತಿ ಪರಸ್ಪರಂ ರಾಗದ್ವೇಷೋತ್ಪತ್ತಿಭರವತಿ ತೇನ ಜ್ಞಾನತಪಶ್ಚರಣಾದಿಕಂ ನಶ್ಯತೀತಿ  
ಭಾವಾಧರಃ ॥೮೪॥

ಅಥ ವೀತರಾಗಸ್ಸಸಂವೇದನಜ್ಞಾನರಹಿತಾನಾಂ ತೀರ್ಥಭ್ರಮಣೇನ ಮೋಕ್ಷೋ ನ ಭವತಿತಿ ಕಥಯತಿ-

**ತಿತ್ಥಜ್ಞ ತಿತ್ಪು ಭಮಂತಾಹ ಮೂರ್ಖಹ ಮೋಕ್ಷು ಣ ಹೋಜ್ |**

**ಜ್ಞಾನ-ವಿವಚಿಣಿ ಚೇಣ ಜಿಯ ಮುಣಿವರು ಹೋಜ್ ಣ ಸೋಜ್ | ॥೮೫॥**

ತೀರ್ಥಂ ತೀರ್ಥಂ ಭ್ರಮಣಂ ಮೂರ್ಖಾನಾಂ ಮೋಕ್ಷೋ ನ ಭವತಿ ।

**ಜ್ಞಾನವಿವಚಿತೋ ಯೇನ ಜೀವ ಮುನಿವರೋ ಭವತಿ ನ ಸ ಏವ ॥೮೫॥**

ತೀರ್ಥಂ ತೀರ್ಥಂ ಪ್ರತಿ ಭ್ರಮತಾಂ ಮೂರ್ಖಾತ್ಮಾನಾಂ ಮೋಕ್ಷೋ ನ ಭವತಿ । ಕಸ್ಯಾದಿತಿ ಚೀತ್ |  
ಜ್ಞಾನವಿವಚಿತೋ ಯೇನ ಕಾರಣೇನ ಹೇ ಜೀವ ಮುನಿವರೋ ನ ಭವತಿ ಸ ಏವೇತಿ । ತಥಾಹಿ । ನಿದೋಣಿ  
ಪರಮಾತ್ಮಭಾವನೋತ್ಪನ್ನವೀತರಾಗಪರಮಾಹಳಿಸ್ಯಂದಿಸುಂದರಾನಂದರೂಪನಿರ್ಮಾಲನಿರಪೂರಪ್ರವಾಹನಿರ್ಯುರ-  
ಜ್ಞಾನದಶರ್ನಾದಿಗುಣಸಮಾಹಂಚಂದನಾದಿದ್ರುಮವನರಾಚಿತಂ ದೇವೇಂದ್ರಚಕ್ರವರ್ತಿಗಣಿಧರಾದಿಭವ್ಯಜೀವ-

ವೀತರಾಗಸ್ಸಸಂವೇದನರೂಪದ ಬೋಧವಿದೆ ಅದೇ ಬೋಧವು ಗ್ರಾಹಕವಿದೆ, ಆದರೆ ಅನ್ಯ ಬೋಧವು ಗ್ರಾಹಕವಿಲ್ಲ.  
ಆ ಅನುಬೋಧವಿಲ್ಲದೆ ಎಂದರೆ ವೀತರಾಗಸ್ಸಸಂವೇದನರೂಪವಾದ ಜ್ಞಾನವಿಲ್ಲದೆ ಶಾಸ್ತ್ರಗಳನ್ನ ಪರಿಸಿದವರಿದ್ದರೂ  
ಕೂಡ ಅವರು ಮೂರ್ಖರಿದ್ದಾರೆ.

ಯಾವನೋ ಓವನು ಪರಮಾತ್ಮ ಬೋಧವನ್ನುತ್ಪನ್ನ ಮಾಡುವಂಧ ಅಲ್ಪ ಶಾಸ್ತ್ರವನ್ನು ತಿಳಿದುಕೊಂಡು  
ಕೂಡ ವೀತರಾಗ ಭಾವನೆ ಮಾಡುತ್ತಾನೆ ಅವನು ಸಿದ್ಧನಾಗುತ್ತಾನೆ. ಇತರೆಡೆ ಹೇಳುತ್ತಾರೆ - ‘ವೈರಾಗ್ಯದಲ್ಲಿ  
ತಪ್ತರನಾದ ವೀರನು ಅಲ್ಪಶಾಸ್ತ್ರವನ್ನು ಪರಿಸಿಕೊಡ ಶುದ್ಧನಾಗುತ್ತಾನೆ, ಆದರೆ ಸಮಸ್ತ ಶಾಸ್ತ್ರಗಳನ್ನು ಪರಿಸಿದರೂ ಕೂಡ  
ಜೀವನು ವೈರಾಗ್ಯವಿಲ್ಲದೆ ಸಿದ್ಧಿಪಡೆಯುವುದಿಲ್ಲ. ದೋಹಾಪಾಹುಡ ಗಾ. ಲಳಿ ರಲ್ಲಿ ಹೇಳುತ್ತಾರೆ- ‘ಯಾವನು  
ಶಾಸ್ತ್ರದ ಅಕ್ಷರಗಳನ್ನೇ ನೋಡಿದ್ದಾನೆ, ಆದರೆ ಬಿತ್ತವನ್ನು ತನ್ನ ಆತ್ಮನಲ್ಲಿ ಸ್ಥಿರಮಾಡುವುದಿಲ್ಲ ಅವನು ಧ್ಯಾನದ ಒಂದೂ  
ಕಾಲಿಲ್ಲದೆ ಕೇವಲ ಹೊಟ್ಟನ್ನೇ ನಿರಧರಿಸಬಾಗಿ ಸಂಗ್ರಹಿಸಿದಂತಿದೆ’. ಇದು ಅಪೇಕ್ಷಾಕಥನವಿದೆಯೆಂದು ತಿಳಿಯಬೇಕು.  
ಮತ್ತು ಅಧಿಕ ಶಾಸ್ತ್ರಾಧಿಕಾರಿಗಳಿಗೆ ದೋಷ ಕೊಡಬಾರದು ಮತ್ತು ಆ ಅಧಿಕ ಶ್ರುತಿಜ್ಞರು ಕೂಡ ಅನ್ಯ ಅಲ್ಪಶ್ರತಪ್ರಜ್ಞ  
ತಪಸ್ಸಿಗಳಿಗೆ ದೋಷವೀಯಕೂಡದು. ಏಕೆಂದರೆ ಹಾಗೆ ದೋಷಕೊಡುವುದರಿಂದ ಪರಸ್ಪರಲ್ಲಿ ರಾಗ-ದ್ವೇಷಗಳ  
ಉತ್ಪತ್ತಿಯಾಗುತ್ತದೆ, ಅದರಿಂದ ಜ್ಞಾನ-ತಪಶ್ಚರಣ ಮೊದಲಾದವು ನಾಶವಾಗುತ್ತವೆಂಬುದುಇಲ್ಲಿನ ಭಾವಾಧರವಿದೆ.

ವೀತರಾಗ ಸ್ವಂವೇದನರೂಪದ ಜ್ಞಾನದಿಂದ ರಹಿತರಾದ ಜೀವರುಗಳಿಗೆ ತೀರ್ಥಭ್ರಮಣ ಮಾಡುವುದರಿಂದ  
ಕೂಡ ಮೋಕ್ಷವಾಗುವುದಿಲ್ಲವೆಂದು ಈಗ ಹೇಳುತ್ತಾರೆ,-

**ಶಾನೆ ತೀರ್ಥಾಗಳ ಭ್ರಮಿಸುವ ಮೂರ್ಖರಿಗೆ ಮೋಕ್ಷವಾಗಲಾರದು ।**

**ಜ್ಞಾನವಿವಚಿತನೆಂದು ಮುನಿಶ್ಚರನಾಗಲಾರನೆಲೆ ಜೀವ ॥೮೬॥**

ತೀರ್ಥಯಾತ್ರಿಕಸಮಾಹರಶಿವಣಿಕರದಿವ್ಯಧ್ವನಿರೂಪರಾಜಹಂಸಪ್ರಭುತಿವಿಧಪಕ್ಷಿಕೋಲಾಹಲಮನೋಹರಂ ಯದಹ್ರದ್ವಿತರಾಗಸರ್ವಜ್ಞಸ್ವರೂಪಂ ತದೇವ ನಿಶ್ಚಯೀನ ಗಂಗಾದಿತೀರ್ಥಂ ಲೋಕವ್ಯವಹಾರಪ್ರಸಿದ್ಧಂ ಗಂಗಾದಿಕರ್ಮ | ಪರಮನಿಶ್ಚಯೀನ ತು ಜಿನೇಶ್ವರಪರಮತೀರ್ಥಸದೃಶಂ ಸಂಸಾರತರಣಹೋಪಾಯಕಾರಣಭೂತತ್ವಾದ್ವಿತರಾಗಸಿವಿಕಲ್ಪಪರಮಸಮಾಧಿರತಾನಾಂ ನಿಜಶುದ್ಧಾತ್ಮತತ್ವಸ್ವರಣಮೇವ ತೀರ್ಥಂ, ವ್ಯವಹಾರೇಣ ತು ತೀರ್ಥಂಕರಪರಮದೇವಾದಿಗುಣಸ್ವರಣಹೇತುಭೂತಂ ಮುಖ್ಯವ್ಯತ್ಸ್ವಾಪುಣಿಬಂಧಕಾರಣಂ ತನ್ನವಾರಣಾಸಾಫಾನಾದಿಕಂ ಚ ತೀರ್ಥಮಿತಿ | ಅಯಮತ್ ಭಾವಾಧರಃ | ಪೂರ್ವೋಕ್ತಂ ನಿಶ್ಚಯತೀರ್ಥಂತರಾಧಾನಪರಿಜ್ಞಾನಾನುಷ್ಠಾನರಹಿತಾನಾಮಜ್ಞಾನಿನಾಂ ಶೇಷತೀರ್ಥಂ ಮುಕ್ತಿಕಾರಣಂ ನ ಭವತೀತಿ ||೫೩||

ಅಥ ಜ್ಞಾನಿನಾಂ ತಣ್ಣೆವಾಜ್ಞಾನಿನಾಂ ಚ ಯತೀನಾಮಂತರಂ ದರ್ಶಯತಿ-

### ಗಾಥ - ೮೫

**ಅನ್ವಯಾಧರ :-** [ಜಿಯ] ಎಲ್ಲೆ ಜೀವನೇ ! [ತಿತ್ಥ ಇಂ ತಿತ್ಥ] ಅನೇಕ ತೀರ್ಥಗಳಲ್ಲಿ [ಭಮಂತಾಹಂ] ಭ್ರಮಣಮಾಡುವ [ಮೂಢಹಂ] ಮೂರ್ವಿ ಅಜ್ಞಾನಿ ಜೀವರುಗಳಿಗ [ಮೋಕ್ಷಣ ಹೋಜ] ಮೋಕ್ಷವಾಗುವುದಿಲ್ಲ. [ಜೀಣ] ಏಕೆಂದರೆ [ಣಾಣ-ಎವಜ್ಞಿಉ] ಯಾರು ಜ್ಞಾನದಿಂದ ರಹಿತರಿದ್ದಾರೆ [ಸೋಜ] ಅವರಂತೂ [ಮುಣಿವರ ಣ ಹೋಜ] ಮನೀಶ್ವರರು ಕೂಡ ಇಲ್ಲ.

**ಭಾವಾಧರ :-** ನಿದೋಷ ಪರಮಾತ್ಮನ ಭಾವನೆಯಿಂದ ಉತ್ಸಂಘಾದ ವೀತರಾಗಪರಮಾಹಾದಸ್ಯಂದಿ ಸುಂದರ ಆನಂದರೂಪ ನಿರ್ಮಲ ನೀರಪೂರದ ಪ್ರವಾಹದ ನಿರ್ಧಾರದಿಂದ ಮತ್ತು ಜ್ಞಾನ-ದರ್ಶನ ಮೊದಲಾದ ಗುಣಗಳ ಸಮೂಹರೂಪವಾದ ಚಂದನ ಮೊದಲಾದ ವೃಕ್ಷಗಳ ವನ ಶ್ರೀಯಿಂದ ಶೋಭಿಸುವ, ದೇವೇಂದ್ರ-ಚಕ್ರವರ್ತಿ- ಗಣಧರ ಮೊದಲಾದ ಭವ್ಯ ಜೀವರೂಪದ ತೀರ್ಥಯಾತ್ರಿಕರ ಕಣಾಗಳಿಗ ಸುಖಕಾರಿಯಾದಂಥ ದಿವ್ಯಧ್ವನಿರೂಪ ರಾಜಹಂಸ ಮೊದಲಾದ ವಿವಿಧ ಪಕ್ಷಿಗಳ ಕೋಲಾಹಲದಿಂದ ಮನೋಹರರಾದಂಥ ಆ ಅರಹಂತ ವೀತರಾಗ ಸರ್ವಜ್ಞಸ್ವರೂಪವೇ ನಿಶ್ಚಯದಿಂದ-ನಿಜವಾಗಿ ಗಂಗಾದ ತೀರ್ಥವಿದೆ, ಆದರೆ ಲೋಕವ್ಯವಹಾರದಲ್ಲಿ ಪ್ರಸಿದ್ಧವಾದಂಥ ಗಂಗಾದಿಗಳು ತೀರ್ಥಗಳಲ್ಲ.

ಪರಮನಿಶ್ಚಯನಯದಿಂದಂತೂ ವೀತರಾಗ ನಿರ್ವಿಕಲ್ಪ ಪರಮಸಮಾಧಿಯಲ್ಲಿ ನಿಮಗ್ನರಾದ ಮನಿವರರುಗಳು ಸಂಸಾರ ಪಾರಗಾಣಿವ ಉಪಾಯದಲ್ಲಿ ಕಾರಣಭೂತರಿರುವುದರಿಂದ ಜಿನೇಶ್ವರರೂಪದ ಪರಮತೀರ್ಥದಂತೆ ನಿಜಶುದ್ಧಾತ್ಮತತ್ವದ ಸ್ವರಣವೇ ತೀರ್ಥವಿದೆ ಮತ್ತು ವ್ಯವಹಾರನಯದಿಂದ ತೀರ್ಥಂಕರ ಪರಮದೇವಾದಿಕರ ಗುಣಸ್ವರಣೆಗೆ ಕಾರಣಭೂತ ಮತ್ತು ಮುಖ್ಯವಾಗಿ ಪುಣಿಬಂಧಕ್ಕೆ ಕಾರಣರೂಪವಾದ ಆ ನಿವಾರಣಾನ ಮೊದಲಾದವು ತೀರ್ಥಗಳಿವೆ.

ಪೂರ್ವೋಕ್ತ ನಿಶ್ಚಯ ತೀರ್ಥದ ಶ್ರದ್ಧೆ, ಪರಿಜ್ಞಾನ ಮತ್ತು ಅನುಷ್ಠಾನದಿಂದ ರಹಿತರಾದ ಅಜ್ಞಾನಿಗಳಿಗ ಅನ್ಯ ತೀರ್ಥಗಳು ಮುಕ್ತಿಗೆ ಕಾರಣವಾಗುವುದಿಲ್ಲವೆಂಬುದು ಇಲ್ಲಿನ ಭಾವಾಧರವಿದೆ.

ಈಗ ಜ್ಞಾನಿ ಮತ್ತು ಅಜ್ಞಾನಿ ಯತೀಗಳಲ್ಲಿರುವ ಅಂತರವನ್ನ ದರ್ಶಿಸುತ್ತಾರೆ,-

**ಣಾಣೆಹಿ ಮೂರ್ಖಹ ಮುಣಿವರಹ ಅಂತರು ಹೋಜ ಮಹಂತು |  
ದೇಹ ವಿ ಏಲ್ಲಿಜಿ ಣಾಣೆಯಲು ಜೀವಜಿ ಭಿಣ್ಣ ಮುಣಂತು ||೫೬||**

**ಜ್ಞಾನಿನಾಂ ಮೂರ್ಖಾನಾಂ ಮನಿವರಾಣಾಂ ಅಂತರಂ ಭವತಿ ಮಹತ್ |  
ದೇಹಮಪಿ ಮುಂಚತಿ ಜ್ಞಾನೀ ಜೀವಾದಿನ್ನಂ ಮನ್ಯಮಾನಃ ||೫೭||**

ಜ್ಞಾನಿನಾಂ ಮೂರ್ಖಾನಾಂ ಚ ಮನಿವರಾಣಾಂ ಅಂತರಂ ವಿಶೇಷೋ ಭವತಿ | ಕಥಂಭಾತಮ್ |  
ಮಹತ್ | ಕಸ್ಯಾದಿತಿ ಜೀತ್ | ದೇಹಮಪಿ ಮುಂಚತಿ | ಕೋಟಸೌ | ಜ್ಞಾನೀ | ಕಿಂ ಕುರ್ವನ್ ಸನ್ |  
ಜೀವಾತ್ಸಕಾಶಾದಿನ್ನಂ ಮನ್ಯಮಾನೋ ಜಾನನ್ ಇತಿ | ತಥಾ ಚ | ವೀತರಾಗಸ್ಸಂಸಂವೇದನಜ್ಞಾನೀ  
ಪ್ರತ್ಯಕ್ಷಲತ್ತಾ, ದಿಬಹಿದ್ರ್ವಾಂ ತಾವದೂರೇ ತಿಷ್ಣತ್ತು ಶುದ್ಧಬುದ್ಧೈ ಕಸ್ಯಾಭಾವಾತ್ ಸ್ವಶುದ್ಧಾತ್ಸರೂಪಾತ್ಸಕಾಶಾತ್  
ಪ್ರಧಗ್ನಾತಂ ಜಾನನ್ ಸ್ವಕೀಯದೇಹಮಪಿ ತ್ಯಜತಿ | ಮೂರ್ಖಾತ್ಮಾ ಪ್ರನಃ ಸ್ವೀಕರೋತಿ ಇತಿ ತಾತ್ಪರ್ಯಮ್ ||೫೮||  
ವಿವರೇಕಚತ್ವಾರಿಂಶತ್ವಾತ್ಪ್ರಮಿತಮಹಾಸ್ವಲಮಧ್ಯೇ ಪಂಚದಶಸೂತ್ರೈ ವೀತರಾಗಸ್ಸಂಸಂವೇದನಜ್ಞಾನಮುಖ್ಯತ್ವೇನ  
ದ್ವಿತೀಯಮಂತರಸ್ವಲಂ ಸಮಾಪ್ತಮ್ | ತದನಂತರಂ ತತ್ತ್ವವ ಮಹಾಸ್ವಲಮಧ್ಯೇ ಸೂತ್ರಾಷ್ಟಕಪರಯಂತಂ  
ಪರಿಗ್ರಹತ್ವಾಗವ್ಯಾಖ್ಯಾನಮುಖ್ಯತ್ವೇನ ತ್ಯತೀಯಮಂತರಸ್ವಲಂ ಪ್ರಾರಭ್ಯತೇ | ತದ್ವಧಾ-

### ಗಾಢ - ೫

**ಅನ್ನಯಾಥ : -** [ಣಾಣೆಹಿಂ ಮೂರ್ಖಹಂ ಮುಣಿವರಹಂ] ಜ್ಞಾನಿ ಮತ್ತು ಮೂರ್ಖ ಅಳ್ಳಾನಿ  
ಮನಿಯಲ್ಲಿ [ಮಹಂತು ಅಂತರು ಹೋಜ] ಅಧಿಕ ಅಂತರವಿದೆ-ವಿಶೇಷ ಭೇದವಿದೆ. ಏಕೆಂದರೆ [ಣಾಣೆಯಲು]  
ಜ್ಞಾನಿಯು [ದೇಹ ವಿ] ದೇಹವನ್ನೂ [ಜೀವಜಿ ಭಿಣ್ಣ ಮುಣಂತು] ಜೀವದಿಂದ ಬೇರೆಯಾಗಿ ಮನ್ಸಿ  
[ಮಿಲ್ಲಿಜಿ] ಬಿಟ್ಟು ಕೊಡುತ್ತಾನೆ.

**ಭಾವಾರ್ಥ : -** ವೀತರಾಗಸ್ಸಂವೇದನಜ್ಞಾನಿಗಳು ಪ್ರತ್ಯಕ್ಷಲತ್ತಾದ ಮೊದಲಾದ ಬಾಹ್ಯಪದಾರ್ಥಗಳಿಂದಂತೂ  
ದೂರವೇ (ಭಿನ್ನವೇ) ಇರುತ್ತಾರೆ, ಆದರೆ ಒಂದು ಶುದ್ಧ-ಬುದ್ಧ ಸ್ವಭಾವವಿರುವಂಧ ಸ್ವಶುದ್ಧಾತ್ಸರೂಪದಿಂದ ತಮ್ಮ  
ದೇಹವನ್ನು ಪ್ರಧಗ್ನಾತಾಗಿ ತಿಳಿದುಕೊಂಡು ತಮ್ಮ ದೇಹವನ್ನು ಕೂಡ ತ್ಯಜಿಸುತ್ತಾರೆ ಮತ್ತು ಮೂರ್ಖಾತ್ಮರುಗಳು  
(ಬಹಿರಾತ್ಮರು) ಅವರು ಎಲ್ಲವನ್ನು ತಮ್ಮದಿಂದು ಮನ್ಸಿಸುತ್ತಾರೆ. ಇದೇ, ಅವರು ಗಳಲ್ಲಿರುವ ದೊಡ್ಡ ಅಂತರವಿದೆ.

ಈ ಪ್ರಕಾರ ನಲವತ್ತೊಂದು ಸೂತ್ರಗಳ ಮಹಾಸ್ವಲದಲ್ಲಿ ವದಿಸ್ಯೇದು ಸೂತ್ರಗಳಿಂದ ವೀತರಾಗಸ್ಸಂವೇದನ  
ರೂಪಜ್ಞಾನದ ಮುಖ್ಯತೆಯಿಂದ ಎರಡನೆಯ ಅಂತರಸ್ವಲವು ಸಮಾಪ್ತವಾಯಿತು.

ಅನಂತರ ಅದೇ ಮಹಾಸ್ವಲದಲ್ಲಿ ಎಂಟು ಸೂತ್ರಗಳವರೆಗೆ ಪರಿಗ್ರಹತ್ವಾಗ ಕಥನದ ಮುಖ್ಯತೆಯಿಂದ  
ಮೂರನೆಯ ಅಂತರಸ್ವಲವನ್ನು ಪ್ರಾರಂಭಮಾಡಲಾಗುತ್ತದೆ. ಅದು ಈ ಪ್ರಕಾರವಿದೆ,-

**ಜ್ಞಾನಿ ಮೇಣ್ಣುಧಮುನಿಗಳಲಭಿಕ ಅಂತರವಿಹುದೇಕೆಂದರೆ |  
ಜ್ಞಾನಿ ದೇಹವನು ಜೀವದಿ ಭಿನ್ನವೆಂದರಿದದನು ತ್ಯಜಿಸುವನು ||೫೯||**

ಲೇಣಹ ಇಚ್ಛಿ ಮೂಢು ಪರ ಭುವಣು ವಿ ಏಹು ಅಸೇಸು ।  
 ಬಹು ವಿಹ-ಧಮ್ಮ-ಮಿಸೇಣ ಜಿಯ ದೋಹಿ ವಿ ಏಹು ವಿಸೇಸು ॥೫೨॥  
 ಲಾತುಂ ಇಚ್ಛಿ ಮೂಢಃ ಪರಂ ಭುವನಮಪಿ ಏತದ್ ಅಶೇಷಮ್ ।  
 ಬಹುವಿಧಧರ್ಮ-ಮಿಸೇಣ ಜೀವ ದ್ವಯೋಃ ಅಪಿ ಏಷ ವಿಶೇಷಃ ॥೫೨॥

ಲಾತುಂ ಗೃಹಿತುಂ ಇಚ್ಛಿ । ಕೋರಸೌ । ಮೂಢೋ ಬಹಿರಾತ್ಮಾ । ಪರಂ ಕೋರಧರ್ಮಃ, ನಿಯಮೇನಾ ಕಿಮ್ । ಭುವನಮಪ್ಯೇತತ್ತು ಅಶೇಷಂ ಸಮಸ್ತಮ್ । ಕೇನ ಕೃತಾಂತಃ । ಬಹುವಿಧಧರ್ಮ-ಮಿಸೇಣ ವ್ಯಾಜೀನ । ಹೇ ಜೀವ ದ್ವಯೋರಪ್ಯೇಷ ವಿಶೇಷಃ । ಪೂರ್ವೋಕ್ತಸೂತ್ರಕಧಿತಜ್ಞಾನಿಜೀವಸ್ಯಾತ್ ಪೂರ್ವೋಕ್ತ ಪುನರಜ್ಞಾನಿಜೀವಸ್ಯಾತ್ ಚ ತಥಾಹಿ । ಏತರಾಗಸಹಜಾನಂದ್ಯೈ ಕಸುಖಾಸ್ತಾದರೂಪಃ ಸ್ಥಾಪುದಾತ್ಮೈವ ಉಪಾದೇಯ ಇತಿ ರುಚಿರೂಪಂ ಸಮ್ಮಗ್ನಶರ್ವನಂ, ತಸ್ಯೈವ ಪರಮಾತ್ಮನಃ ಸಮಸ್ತಮಿಧ್ವಾತ್ತರಾಗಾಧ್ಯಾಸ್ರವೇಭ್ಯಃ ಪೃಥಗ್ರಾಹೇಣ ಪರಿಭ್ರಿತಿರೂಪಂ ಸಮ್ಮಗ್ನಾಂತಃ ನಂ ತತ್ತ್ವೈವ ರಾಗಾದಪರಿಹಾರರೂಪೇಣ ನಿಶ್ಚಲಂಚಿತವ್ಯತ್ತಿಃ ಸಮ್ಮಕಾರಿತಮ್ ಇತ್ಯೈವಂ ನಿಶ್ಚಯಂರತ್ತತಯ-ಸ್ವರೂಪಂ ತತ್ತ್ವಯಾತ್ಕಮಾತ್ಮಾನಮರೋಚಮಾನಸ್ತಧ್ಯೇವಾಜಾನನ್ಸಭಾವಯಂಶ್ಚಮೂಢಾತ್ಮಾ । ಕಂ ಕರೋತಿ । ಸಮಸ್ತಂ ಜಗದ್ವರ್ಮವ್ಯಾಜೀನ ಗೃಹಿತುಮಿಚ್ಛಿ, ಪೂರ್ವೋಕ್ತಜ್ಞಾನೀ ತು ತ್ವಕ್ತಮಿಚ್ಛಿತೀತಿ ಭಾವಾರ್ಥಃ ॥೫೨॥

### ಗಾಥ - ೫೨

**ಅನ್ವಯಾರ್ಥ :** - [ಜಿಯ] ಎಲ್ಲೆ ಜೀವನೇ ! [ದೋಹಿಂ ವಿ] ಪೂರ್ವೋಕ್ತ ಸೂತ್ರದಲ್ಲಿ ಹೇಳಿದ ಜ್ಞಾನೀ ಜೀವ ಮತ್ತು ಈ ಸೂತ್ರದಲ್ಲಿ ಹೇಳಿದ ಅಜ್ಞಾನೀ ಜೀವ ಇವರೀವರಲ್ಲಿ [ಏಸು ವಿಸೇಸು] ಇರುವ ವಿಶೇಷವೇನೆಂದರೆ - [ಮೂಢು] ಮೂಢ ಅಜ್ಞಾನಿಯಾದ ಬಹಿರಾತ್ಮನು [ಬಹು-ವಿಹ-ಧಮ್ಮ-ಮಿಸೇಣ] ಅನೇಕ ಪ್ರಕಾರದ ಧರ್ಮದ ನಿಮಿತ್ತದಿಂದ [ಏಹು ಅಸೇಸು ಭುವಣು ವಿ] ಈ ಸಮಸ್ತ ಜಗತ್ತನ್ನಂತೂ [ಪರ] ನಿಯಮದಿಂದ [ಲೇಣಹಂ ಇಚ್ಛಿ ಇ] ಗ್ರಹಣ ಮಾಡುವ ಇಚ್ಛಿ ಮಾಡುತ್ತಾನೆ.

**ಭಾವಾರ್ಥ :** - ಒಂದು ಏತರಾಗಸಹಜಾನಂದರೂಪ ಸುಖಿದ ಆಸ್ಥಾದರೂಪನಾದ ನಿಜಶುದ್ಧಾತ್ಮನೇ ಉಪಾದೇಯನಿದ್ವಾನೆಂಬ ರುಚಿರೂಪವು ಅದು ಸಮ್ಮಗ್ನಶರ್ವನವಿದೆ, ಸಮಸ್ತ ಮಿಧ್ವಾತ್ತ-ರಾಗ ಮೊದಲಾದ ಆಸ್ರವಗಳಿಂದ ಪೃಥಗ್ರಾಹೇಣ ಪರಿಭ್ರಿತಿರೂಪವು ಅದು ಸಮ್ಮಗ್ನಾಂತಃ ನವಿದೆಮತ್ತು ರಾಗಾದಿಗಳ ಪರಿಹಾರರೂಪದಿಂದ ಅದೇ ಪರಮಾತ್ಮಾನಲ್ಲಿ ನಿಶ್ಚಲಂಚಿತವ್ಯತ್ತಿರೂಪವು ಅದು ಸಮ್ಮಕಾರಿತವಿದೆ, ಇಂಥ ನಿಶ್ಚಯಂರತ್ತತಯಸ್ವರೂಪನಾದ ತ್ವಯಾತ್ಕ ಆತ್ಮನ ಅಭಿರುಚಿಯನ್ನ ಯಾವನು ಮಾಡುವುದಿಲ್ಲ ಅದರಂತೆ ಅವನನ್ನ ತೀಳಿದುಕೊಳ್ಳುವುದಿಲ್ಲ ಮತ್ತು ಭಾವಿಸುವುದಿಲ್ಲ ಆ ಮೂಢಾತ್ಮನು ಸಮಸ್ತ ಜಗತ್ತನ್ನ ಧರ್ಮದ ನಿಮಿತ್ತದಿಂದ (ಭೋಗಿಸುವ ನಿಮಿತ್ತದಿಂದ) ಗ್ರಹಣ ಮಾಡುವ ಇಚ್ಛಿ ಮಾಡುತ್ತಾನೆ, ಆದರೆ ಪೂರ್ವೋಕ್ತ ಜ್ಞಾನಿಗಳು (ಜಗತ್ತಿನ ಸಮಸ್ತ ಭೋಗಿಗಳನ್ನು) ಬಿಟ್ಟುಕೊಡಲು ಇಚ್ಛಿಸುತ್ತಾರೆ.

ಭುವನಪೆಲ್ಲವನು ಮೂಢನಿಯಮದಿಗ್ರಹಣಮಾಡಲಿಚ್ಛಿಸುವನು ।  
 ವಿವಿಧ ಧರ್ಮದ ನೆವದಿ ಎಲೆ ಜೀವ ಈವರಲಿಪ್ಯ ವಿಶೇಷವಿದೆ ॥೫೨॥

ಅಥ ಶಿಷ್ಯಕರಣಾದ್ಯನುಷ್ಣಾನೇನ ಪುಸ್ತಕಾದ್ಯಪಕರಣೇನಾಜ್ಞಾನೀತುಷ್ಯತಿ, ಜ್ಞಾನೀ ಪುನರ್ಬಂಧಹೇತುಂ ಜಾನನ್ ಸನ್ ಲಜ್ಜಾಂ ಕರೋತೀತಿ ಪ್ರಕಟಯತಿ-

**ಚೇಲ್ಲಾ-ಚೇಲ್ಲಿ-ಪೃತ್ಯಿಯಹಿ ತೊಸಳ ಮೂಢು ಣಿಭಂತು ।  
ವಯಹಿ ಲಜ್ಜಾ ಜಾಣಿಯಲು ಬಂಧಹ ಹೇಳು ಮುಣಂತು ॥೨೮॥**

ಶಿಷ್ಯಾರ್ಡ್‌ಕಾಪುಸ್ತಕೇಃ ತುಷ್ಯತಿ ಮೂಢೋ ನಿಭಾರಂತಃ ।

ವತ್ತೇಃ ಲಜ್ಜತೇ ಜ್ಞಾನೀ ಬಂಧಸ್ಯ ಹೇತುಂ ಜಾನನ್ ॥೨೯॥

ಶಿಷ್ಯಾರ್ಡ್‌ಕಾದೀಕ್ಷಾದಾನೇನ ಪುಸ್ತಕಪ್ರಭ್ಯತ್ಯುಪಕರಣೈಶ್ಚ ತುಷ್ಯತಿ ಸಂತೋಷಂ ಕರೋತಿ । ಕೋಽಸೌ ।  
ಮೂಢಃ ಕಥಂಭಂತಃ । ನಿಭಾರಂತಃ ಏತೈಬರಹಿದ್ರ್ಯವೈಲಾಜ್ಜಾಂ ಕರೋತಿ । ಕೋಽಸೌ । ಜ್ಞಾನೀ । ಕಿಂ  
ಕುವಣ್ಣಪಿ । ಪುಣ್ಯ ಬಂಧಹೇತುಂ ಜಾನನ್ನಪಿ । ತಥಾ ಚ । ಪ್ರಾರ್ಥಸೂತೋಕ್ತಸಮ್ಯಗ್ರಾಣಸಖಾರಿತ್ರಲಕ್ಷಣಂ  
ನಿಜಶುದ್ಧಾತ್ಸಫ್ಫಾವಶ್ರದ್ಧಾನೋ ವಿಶಿಷ್ಟಭೈದಜ್ಞಾನೇನಾಜನಾಂಜ್ಚ ತಣೈವ ವೀತರಾಗಬಾರಿತ್ರೇಣಾಭಾವಯಂಜ್ಚ  
ಮೂಢಾತ್ಮಾ । ಕಿಂ ಕರೋತಿ ಪುಣ್ಯ ಬಂಧಕಾರಣಮಪಿ ಜಿನದೀಕ್ಷಾದಾನಾದಿಶಭಾನುಷ್ಣಾನಂ ಪುಸ್ತಕಾದ್ಯಪಕರಣಂ  
ವಾ ಮುಕ್ತಿಕಾರಣಂ ಮನ್ಯತೇ । ಜ್ಞಾನೀ ತು ಯದ್ವಾಪಿ ಸಾಕ್ಷಾತ್ಪೂಜ್ಯಾಬಂಧಕಾರಣಂ ಮನ್ಯತೇ ಪರಂಪರಯಾ  
ಮುಕ್ತಿಕಾರಣಂ ಚ ತಥಾಪಿ ನಿಶ್ಚಯೇನ ಮುಕ್ತಿಕಾರಣಂ ನ ಮನ್ಯತೇ ಇತಿ ತಾತ್ಪರ್ಯಾರ್ಥ ॥೨೯॥

ಶಿಷ್ಯರುಗಳನ್ನ ಮಾಡುವ ಮೊದಲಾದ ಕಾರ್ಯಗಳಿಂದ ಮತ್ತು ಪುಸ್ತಕ ಮೊದಲಾದ ಉಪಕರಣಗಳಿಂದ  
ಅಜ್ಞಾನಿಯ ಸಂತೋಷ ಪಡುತ್ತಾನೆ ಮತ್ತು ಜ್ಞಾನಿಗಳು ಅವೆಲ್ಲವುಗಳನ್ನ ಬಂಧದಹೇತುವೆಂದು ತಿಳಿದುಕೊಳ್ಳುತ್ತ  
(ಅವುಗಳಿಂದ) ಲಜ್ಜೆ ಪಡುತ್ತಾರೆಂದು ಈಗ ಹೇಳುತ್ತಾರೆ,-

### ಗಾಢ - ೮೮

**ಅನ್ಯಯಾರ್ಥ :-** [ಮೂಢು] ಮೂಢ ಬಹಿರಾತ್ತರು [ಚೇಲ್ಲಾ-ಚೇಲ್ಲಿ-ಪೃತ್ಯಿಯಹಿಂ] ಶಿಷ್ಯ ,  
ಶಿಷ್ಯಿಣಿ ಮತ್ತು ಪುಸ್ತಕ ಮೊದಲಾದ ಉಪಕರಣಗಳಿಂದ [ತೊಸಳ] ಸಂತೋಷ-ಆನಂದ ಪಡುತ್ತಾರೆಂಬುದರಲ್ಲಿ  
[ಣಿಭಂತು] ಯಾವ ಸಂದೇಹವಿಲ್ಲ ಮತ್ತು [ಜಾಣಿಯಲು] ಜ್ಞಾನಿಗಳು ಅವೆಲ್ಲವನ್ನು [ಬಂಧಹಂ ಹೇಳು  
ಮುಣಂತು] ಪುಣ್ಯ ಬಂಧದ ಹೇತುವೆಂದು ತಿಳಿದುಕೊಳ್ಳುತ್ತ [ವಯಹಿಂ] ಆ ಬಾಹ್ಯ ಪದಾರ್ಥಗಳಿಂದ  
[ಲಜ್ಜಾ] ಲಜ್ಜತರಾಗುತ್ತಾರೆ-

**ಭಾವಾರ್ಥ :-** ಮೊದಲಿನ ಸೂತ್ರದಲ್ಲಿ ಹೇಳಿದ ಸಮ್ಯಗ್ರಾಣ, ಸಮ್ಯಗ್ಣಾನ ಮತ್ತು ಸಮ್ಯಕ್ಷಾರಿತ,  
ಸ್ವರೂಪದ ನಿಜಶುದ್ಧಾತ್ಸಫ್ಫಾವವನ್ನು ನಂಬುವುದಿಲ್ಲ, ವಿಶಿಷ್ಟಭೈದಜ್ಞಾನದಿಂದ ತಿಳಿದುಕೊಳ್ಳುವುದಿಲ್ಲ ಮತ್ತು  
ವೀತರಾಗಬಾರಿತ್ರದಿಂದ ಭಾವಿಸದಂಥ ಮೂಢಾತ್ಮನು ಜಿನದೀಕ್ಷೇಕೊಡುವ ಮೊದಲಾದ ಶುಭ ಅನುಷ್ಣಾನವನ್ನು  
ಹಾಗೂ ಪುಸ್ತಕ ಮೊದಲಾದ ಉಪಕರಣಗಳನ್ನು ಪುಣ್ಯಾಬಂಧದ ಕಾರಣ ಮತ್ತು ಪರಂಪರೆಯಿಂದ ಮುಕ್ತಿಯ  
ಕಾರಣವೆಂದು ಮನ್ಯಿಸುತ್ತಾನೆ; ಆದಾಗ್ಯಾ ನಿಶ್ಚಯಿದಿಂದ ಅವುಗಳನ್ನು ಮುಕ್ತಿಯಕಾರಣವೆಂದು ಮನ್ಯಿಸಲಾಗುವುದಿಲ್ಲ.

ಅಜ್ಞಾನಿ ನಿಭಾರಂತ ಶಿಷ್ಯಾರ್ಡ್ ಕೆ ಪುಸ್ತಕದಿ ತೋಷ ಪಡುವನು ।

ಆ ಜ್ಞಾನಿ ಅವನು ಬಂಧಹೇತುವೆಂದರಿಯುತ ಲಜ್ಜೆ ಪಡುವನು ॥೨೯॥

ಅಥ ಚಟ್ಟಪಟ್ಟಕುಂಡಿಕಾದ್ಯ ಪಕರಣೈ ಮೋಹಮುತ್ವಾದ್ಯ ಮುನಿವರಾಣಾಂ ಉತ್ತಭೇ ಪಾತ್ಯತೇ (?)  
ಇತಿ ಪ್ರತಿಪಾದಯತಿ-

ಚಟ್ಟಹಿ ಪಟ್ಟಹಿ ಕುಂಡಿಯಹಿ ಚೇಲ್ಲಾ-ಚೇಲ್ಲಿಯವಹಿ ।  
ಮೋಹು ಜಣೀವಿನು ಮುಣಿವರಹ ಉಪ್ಪಹಿ ಪಾಡಿಯ ತೇಹಿ ॥೮॥

ಚಟ್ಟೆಹಿ ಪಟ್ಟೆಹಿ ಕುಂಡಿಕಾಭಿಹಿ ಶಿಷ್ಯಾಜೀಕಾಭಿಹಿ ।  
ಮೋಹಂ ಜನಯಿತ್ವಾ ಮುನಿವರಾಣಾಂ ಉತ್ತಭೇ ಪಾತ್ಯತಾಸ್ಯಃ ॥೯॥

ಚಟ್ಟಪಟ್ಟಕುಂಡಿಕಾದ್ಯ ಪಕರಣೈ : ಶಿಷ್ಯಾಜೀಕಾಪರಿವಾರೈಶ್ಚ ಕರ್ತೃಭೂತೈ ಮೋಹಂ ಜನಯಿತ್ವಾ ।  
ಕೇವಾಮ್ | ಮುನಿವರಾಣಾಂ, ಪಶ್ಚಾದುನ್ನಗ್ರೇ ಪಾತ್ಯತಾಸ್ಯೇ ತುತ್ಯಃ | ತಥಾಹಿ | ತಥಾ ಕಶ್ಚಿದಜೀರ್ಣಭಯೇನ  
ವಿಶಿಷ್ಟಾಹಾರಂ ತ್ಯಕ್ತಾಲಂಫಂನಂ ಕುವಣ್ಣಾಸ್ಯೇ ಪಶ್ಚಾದಡಿರ್ಣಾಪ್ರತಿಪಕ್ಷಭೂತಂ ಕಿಮಪಿ ಮಿಷ್ಟಿಪಂ ಗೃಹೀತಾಂ  
ಜಿಹಾಲಾಂಪಟ್ಟೇನೆಷಧೇನಾಪಿ ಅಜೀರ್ಣಂ ಕರೋತ್ಯಜ್ಞಾನಿ ಇತಿ, ನ ಚ ಜ್ಞಾನೀತಿ, ತಥಾ ಕೋರಪಿ ತಪೋಧನೋ  
ವಿನಿತವನಿತಾದಿಕಂ ಮೋಹಭಯೇನ ತ್ಯಕ್ತಾಂ ಜಿನದಿಕ್ಷಾಂ ಗೃಹೀತಾಂ ಚ ಶುದ್ಧಬುದ್ಧ್ಯ ಕಸ್ತಭಾವನಿಜಶುದ್ಧಾತ್ಮ-  
ತತ್ತ್ವಸ್ತಮ್ಯಕೌಶಾಧಾನಜ್ಞಾನಾನುಷ್ಠಾನರೂಪನೀರೋಗತ್ತಪ್ರತಿಪಕ್ಷಭೂತಮಜೀರ್ಣರೋಗಸ್ಥಾನೀಯಂ ಮೋಹ-  
ಮುತ್ವಾದ್ಯತ್ಯನಃ | ಕಿಂ ಕೃತ್ವಾ | ಕಿಮಷ್ಟಿಷಧಸ್ಥಾನೀಯಮುಪಕರಣಾದಿಕಂ ಗೃಹೀತಾಂ | ಕೋರಪಿಸಾವಜ್ಞಾನೀ  
ತುಜ್ಞಾನೀತಿ | ಇದಮತ್ತ ತಾತ್ಪರ್ಯಮ್ | ಪರಮೋಽಕ್ಷಾಸಂಯಮಧರೇಣ ಶುದ್ಧಾತ್ಮಾನುಭೂತಿಪ್ರತಿಪಕ್ಷಭೂತಃ

ಕಮಂಡಲು, ಖಿಂಬಿ, ಪ್ರಸ್ತುಕ ಮೊದಲಾದ ಉಪಕರಣಗಳು ಮುನಿವರರುಗಳಿಗೆ ಮೋಹವನ್ನುತ್ಪನ್ನ ಮಾಡಿ  
ಉನ್ನಗ್ರಾದಲ್ಲಿ ಸಿಲುಕಿಸುತ್ತವೆಯೆಂದು ಈಗ ಪ್ರತಿಪಾದನೆ ಮಾಡುತ್ತಾರೆ,-

### ಗಾಢ - ೮

**ಅನ್ನಯಾಥ್** :- [ಚಟ್ಟಹಿಂ ಪಟ್ಟಹಿಂ ಕುಂಡಿಯಹಿಂ] ಕಮಂಡಲು, ಖಿಂಬಿ, ಪ್ರಸ್ತುಕ ಮತ್ತು  
[ಚೇಲ್ಲಾ-ಚೇಲ್ಲಿಯವಹಿಂ] ಶಿಷ್ಯ, ಶಿಷ್ಯಿಣಿ ಮೊದಲಾದ ಪರಿವಾರವು [ಮುಣಿವರಹಂ] ಮುನಿವರರುಗಳಿಗೆ  
[ಮೋಹು ಜಣೀವಿನು] ಮೋಹವನ್ನು ಉತ್ಪನ್ನಮಾಡಿ [ತೇಹಿಂ] ಅವರುಗಳನ್ನು [ಉಪ್ಪಹಿ] ಉನ್ನಗ್ರಾದಲ್ಲಿ  
[ಪಾಟಿಯ] ಕೆಡವುತ್ತವೆ.

**ಭಾವಾಥ್** :- ಯಾವ ಪ್ರಕಾರ ಯಾವನೋ ಅಜ್ಞಾನಿಯು ಎಂದರೆ ಜ್ಞಾನವಿಲ್ಲದವನು (ಮೂರ್ಖ  
ಎಂದರೆ ತಿಳಿವಳಿಕೆಯಲ್ಲದವನು) ಅಜೀರ್ಣದ ಭಯದಿಂದ ವಿಶಿಷ್ಟ ಆಹಾರವನ್ನು ಬಿಟ್ಟುಕೊಟ್ಟು ಲಂಘನ  
ಮಾಡುತ್ತಾನೆ. ಅನಂತರ ಅಜೀರ್ಣದ ಪ್ರತಿಪಕ್ಷಭೂತವಾದ-ಅಜೀರ್ಣವನ್ನು ದೂರ ಮಾಡುವಂಥ ಯಾವುದೇ  
ಸ್ವಾದಿಷ್ಟವಾದ ಚೈಷಧವನ್ನು ಸ್ವೀಕರಿಸಿ ನಾಲಿಗೆಯ ಆಸಕ್ತಿಯಿಂದ (ಸ್ವಾದದ ಲೋಲುಪತೆಯಿಂದ ಅಧಿಕ ಮಾತ್ರೆಯಲ್ಲಿ  
ಚೈಷಧ ಸ್ವೀಕರಿಸಿ) ಚೈಷಧದಿಂದಲೇ ಅಜೀರ್ಣ ಮಾಡುತ್ತಾನೆ ಅದೇ ಪ್ರಕಾರ ಅಜ್ಞಾನಿಯು ಎಂದರೆ ಜ್ಞಾನವಿಲ್ಲದವನು  
ವಿನಯವುಳ್ಳ ವನಿತೆ ಮೊದಲಾದವರನ್ನು (ಅಜೀರ್ಣ ರೋಗಸ್ಥಾನೀಯರನ್ನು) ಮೋಹದ ಭಯದಿಂದ ಬಿಟ್ಟುಕೊಟ್ಟು

ಕಮಂಡಲು ಖಿಂಬಿ ಪ್ರಸ್ತುಕ ಶಿಷ್ಯ ಶಿಷ್ಯಿಣಿ ಮೊದಲಾದವುಗಳಲ್ಲಿ ।  
ಆ ಮುನಿವರರಿಗೆ ಮೋಹ ಜನಯಿಸಿ ಕುಪಥದಲವರನುನೂಕುವವು ॥೮॥

ಸರ್ವೋದಯಿ ತಾವತ್ತೇರಿಗ್ರಹಸ್ತಾಜ್ಞಃ । ಪರಮೋಪೇಕ್ಷಾಸಂಯಮಭಾವೇ ತು ಏತರಾಗಶುದ್ಧಾತ್ಮಾನುಭೂತಿಭಾವ-  
ಸಂಯಮರಕ್ಷಣಾಧರಂ ವಿಶಿಷ್ಟಸಂಹನನಾದಿಕ್ಷಾಭಾವೇ ಸತಿ ಯದ್ವಾಪಿ ತಪಃಪಯೋಯಶರೀರಸಹಕಾರಿ-  
ಭೂತಮನ್ವಪಾನಸಂಯಮಶಾಖಾನೋಪಕರಣತ್ವಾಮಯಪ್ರಾವರಣಾದಿಕಂಕಿಮಪಿ ಗೃಹಾತ್ಮಿತಥಾಪಿ ಮಮತ್ವಂ  
ನ ಕರೋತೀತಿ । ತಥಾ ಚೋತ್ಕಮ್ಯ-‘ರಮ್ಯೇಷು ವಸ್ತುವನಿತಾದಿಪು ಏತಮೋಹೋಮುಹ್ಯೇದ್ ವ್ಯಧಾ ಕಿಮಿತಿ  
ಸಂಯಮಶಾಧನೇಷು । ಧಿಮಾನ್ ಕಿಮಾಮಯಭಯಾತ್ಪರಿಹೃತ್ಯ ಭುತ್ತಿಂ ಹಿತ್ವಾಷಿಂಧಂ ವ್ರಜತಿ ಜಾತುಚಿದವ್ಯ-  
ಚೀಣಾಮ್ ॥’ ॥೮॥

ಅಥ ಕೇನಾಪಿ ಜಿನದೀಕ್ಷಾಂ ಗೃಹೀತ್ವಾ ಶರೋಲುಂಚನಂ ಕೃತ್ವಾಪಿ ಸರ್ವಸಂಗಪರಿತ್ವಾಗಮಕುರ್ವತ್ವಾ-  
ವಂಚಿತ ಇತಿ ನಿರೂಪಯತ್ತಿ-

ಕೇಣ ವಿ ಅಪ್ಸುಳಿ ವಂಚಿಯಲು ಸಿರು ಲುಂಚಿವಿ ಭಾರೇಣ ।

ಸಯಲ ವಿ ಸಂಗ ಇ ಪರಿಹರಿಯ ಜಿಣವರ-ಲಿಂಗಧರೇಣ ॥೯॥

ಮತ್ತು ಜಿನದೀಕ್ಷೇಯನ್ನು ಗೃಹಣ ಮಾಡಿ ಕೆಲವೊಂದು ಚೈಷಧಾನೀಯವಾದ ಉಪಕರಣ ಮೊದಲಾದವುಗಳನ್ನು  
ಧಾರಣ ಮಾಡಿ ಒಂದು ಶುದ್ಧ-ಬುದ್ಧವೇ ಸ್ವಭಾವವಿರುವಂಥ ನಿಜಶುದ್ಧಾತ್ಮತತ್ವದ ಸಮ್ಯಕ್ ಶ್ರದ್ಧೆ, ಸಮ್ಯಕ್ಭಾನ  
ಮತ್ತು ಸಮ್ಯಕ್ ಅನುಷ್ಠಾನರೂಪವಾದ ನಿರೋಗತೆಯ ಪ್ರತಿಪಕ್ಷಭೂತವು ಅಚೀಣ ರೋಗಾನ್ನಿಯವು  
(ಅಚೀಣವಾದ ರೋಗ ಸಮಾನವು) ಆದ ತನ್ನ ಮೋಹವನ್ನುತ್ತನ್ನಮಾಡುತ್ತಾನೆ.

ಪರಮೋಪೇಕ್ಷಾಸಂಯಮ ಎಂದರೆ ನಿರ್ವಿಕಲ್ಪಪರಮಸಮಾಧಿರೂಪ ತ್ರಿಗುಪ್ತಿಯವಾದ ಪರಮಶುದೋಪ-  
ಯೋಗರೂಪ ಸಂಯಮಧಾರಿಗಳು ಶುದ್ಧಾತ್ಮಾನುಭೂತಿಯಿಂದ ಪ್ರತಿಪಕ್ಷಭೂತವಾದ ಸಮಸ್ತ ಪರಿಗ್ರಹವನ್ನು  
ಬಿಡುಪುದು ಯೋಗ್ಯವಿದೆ. ಮತ್ತು ಪರಮೋಪೇಕ್ಷಾಸಂಯಮದ ಅಭಾವದಲ್ಲಿ ಏತರಾಗ ಶುದ್ಧಾತ್ಮಾನುಭೂತಿ  
ರೂಪವಾದ ಭಾವಸಂಯಮದ ರಕ್ಷಣೆಯ ಸಲುವಾಗಿ ವಿಶಿಷ್ಟ ಸಂಹನನ ಮೊದಲಾದ ಶಕ್ತಿಯ ಅಭಾವವಾದಲ್ಲಿ  
ಆ ತಪ್ಸಿಗೆ ಸಾಧನವಾದ ಶರೀರದ ರಕ್ಷಣೆಗೆ ಸಹಕಾರಿ ಭೂತಗಳಾದ ಅನ್ನ, ನೀರು, ಸಂಯಮ, ಶೌಚ ಮತ್ತು  
ಜ್ಞಾನದ ಉಪಕರಣಗಳಾದ ಕರ್ಮಂಡಲು, ಪಿಂಬಿ ಹಾಗೂ ಶಾಸ್ತ್ರಗಳನ್ನು ಗೃಹಣ ಮಾಡಿದ್ದರೂ ಕೂಡ ಅವಗಳ  
ಮೇಲೆ ಮಮತ್ವ ಮಾಡುವುದಿಲ್ಲವೆಂಬುದು ಇಲ್ಲಿನ ತಾತ್ಪರ್ಯವಿದೆ. ಇದಕ್ಕೆ ಪೂರಕವಾಗಿ ಆತ್ಮಾನುಶಾಸನದ  
೨೨೮ ನೇ ಶೋಕದಲ್ಲಿ ಹೀಗೆ ಹೇಳುತ್ತಾರೆ- ‘ಎಲ್ಲೆ ಮುನಿಯೇ ! ನೀನು ‘ರಮ್ಯ’ ಎಂದರೆ ಸ್ತ್ರೀ, ಧನ ಮೊದಲಾದ  
ಮನೋಜ್ಞ ವಸ್ತುಗಳಿಂದ ಮೋಹರಹಿತನಾಗಿ ಹೋಗಿರುವೆ, ಈಗ ಕೇವಲ ಸಂಯಮದ ಸಾಧನರೂಪವಾದಂಥ  
ಈ ಪಿಂಬಿ, ಕರ್ಮಂಡಲು ಮೊದಲಾದ ವಸ್ತುಗಳಲ್ಲಿ ನೀನು ವ್ಯಧವೇಕ ಮೋಹವಿಡುತ್ತಿರುವೆ ? ಯಾವನೋ  
ಬುದ್ಧಿವಂತ ಪುರುಷನು ರೋಗದ ಭಯದಿಂದ ಉಂಟದ ತ್ಯಾಗಮಾಡಿ ರಸಾಯನದಿಂದ ಅಧಿಕವಿರುವ ಚೈಷಧಾನೇವನೆ  
ಮಾಡಿ ಮತ್ತೆ ಅಚೀಣವಾಗುವಂತೆ ಮಾಡುವನೇನು ? (ಹಾಗೆ ಪಿಂಬಿ-ಕರ್ಮಂಡಲುಗಳ ಮೇಲೆ ಮೋಹ  
ಮಾಡುವುದು ಯೋಗ್ಯವಿಲ್ಲ.)

ಯಾವನು ಜಿನದೀಕ್ಷೇ ಸ್ವೀಕರಿಸಿ ತಲೆಗೂಡಲನ್ನು ಲೋಚಮಾಡಿಯೂ ಕೂಡ ಸರ್ವಸಂಗವನ್ನು ಬಿಟ್ಟು  
ಕೊಟ್ಟಿಲ್ಲ ಅವನು ತನ್ನ ಆತ್ಮನನ್ನೇ ವಂಚನೆ ಮಾಡುತ್ತಾನೆಂದು ಈಗ ಹೇಳುತ್ತಾರೆ,-

ಯಾವನು ಜಿನವರ ಲಿಂಗಧರಿಸಿ ಭಸ್ಯದಿ ತಲೆಲೋಚಮಾಡಿಕೊಂಡು ।

ಅವನು ಸಕಲಪರಿಗ್ರಹಬಿಡಿರೆ ತನ್ನನು ತಾನು ವಂಚಿಸುವನು ॥೧೦॥

ಕೇನಾಪಿ ಅತ್ಯಾ ವಂಚಿತಃ ಶಿರೋ ಲುಂಚಿತ್ವಾ ಕ್ಷಾರೇಣ ।  
ಸಕಲಾ ಅಪಿ ಸಂಗಾ ನ ಪರಿಹೃತಾ ಜಿನವರಲಿಂಗಧರೇಣ ॥೬೦॥

ಕೇನಾಪ್ಯಾತ್ಯಾ ವಂಚಿತಃ । ಕಿಂ ಕೃತ್ವಾ । ಶಿರೋಲುಂಚನಂ ಕೃತ್ವಾ । ಕೇನ । ಭಸ್ಯನಾ । ಕಸ್ಯಾದಿತಿ ಚೀತಾ ಯತಃ ಸರ್ವೇಽಪಿ ಸಂಗಾನ ಪರಿಹೃತಾಃ । ಕಥಂಭೂತೇನ ಭೂತ್ವಾ । ಜಿನವರಲಿಂಗಧಾರಕೇಣೇತಿ । ತದ್ವಧಾ ಏಿತರಾಗನಿವೀಕರಲ್ಪನಿಜಾನಂದ್ಯೇ ಕರೂಪಸುಖಿರಸಾಸ್ತಾದಪರಿಣಿತಪರಮಾತ್ಮಭಾವನಾಸ್ತಭಾವೇನ ತೀಕ್ಷ್ಣಶಸೋಪ-ಕರಣೇನ ಬಾಹ್ಯಾಭ್ಯಂತರಪರಿಗ್ರಹಕಾಂಕ್ಷಾರೂಪಷ್ಟಭೃತಿಸಮಸ್ತಮನೋರಫಕಲ್ಲೋಲಮಾಲಾತ್ಯಾಗರೂಪಂ ಮನೋಮುಂಡನಂ ಪೂರ್ವಮಂಕೃತ್ವಾ ಜಿನದಿಕ್ಷಾರೂಪಂ ಶಿರೋಮುಂಡನಂ ಕೃತ್ವಾಪಿಕೇನಾಪ್ಯಾತ್ಯಾ ವಂಚಿತಃ । ಕಸ್ಯಾತ್ । ಸರ್ವಸಂಗಪರಿತ್ಯಾಗಾಭಾವಾದಿತಿ । ಅತ್ಯೇದಂ ವ್ಯಾಖ್ಯಾನಂ ಜ್ಞಾತ್ವಾ ಸ್ವಶುದ್ಧಾತ್ಮಭಾವನೋತ್ತೀರೀತರಾಗ-ಪರಮಾನಂದಪರಿಗ್ರಹಂ ಕೃತ್ವಾ ತು ಜಗತ್ತಯೇ ಕಾಲತ್ತಯೇಽಪಿ ಮನೋವಚನಕಾಯ್ಯಃ ಕೃತಕಾರಿತಾನುಮತ್ತೆಷ್ಟ ದೃಷ್ಟಶ್ರುತಾನುಭೂತಿನಿಃಪರಿಗ್ರಹಶುದ್ಧಾತ್ಮಾನುಭೂತಿವಿಪರೀತಪರಿಗ್ರಹಕಾಂಕ್ಷಾಸ್ತ್ವಂ ತ್ಯಜೇತ್ತ್ಯಭಿಪ್ರಾಯಃ ॥೬೦॥

ಅಥ ಯೇ ಸರ್ವಸಂಗಪರಿತ್ಯಾಗರೂಪಂ ಜಿನಲಿಂಗಂ ಗೃಹಿತಾಪ್ಯೇಷ್ಟಪರಿಗ್ರಹಾನ್ ಗೃಹಣಂತಿ ತೇ ಭದ್ರಿಂ ಕೃತ್ವಾ ಪುನರಷಿ ಗಿಲಂತಿ ತಾಮಿತಿ ಪ್ರತಿಪಾದಯತಿ-

### ಗಾಢೆ - ೬೦

**ಅನ್ವಯಾಧ್ರ :** - [ಕೇಣ ವಿ] ಯಾವನು [ಜಿನವರ ಲಿಂಗಧರೇಣ] ಜಿನವರರ ಲಿಂಗವನ್ನ ಧಾರಣ ಮಾಡಿ [ಧಾರೇಣ] ಭಸ್ಯದಿಂದ [ಸಿರು ಲುಂಚಿವಿ] ತಲೆಗೂದಲನ್ನ ಕಿತ್ತುಕೊಂಡು [ಸಯಲ ವಿ ಸಂಗ] ಸಮಸ್ತಪರಿಗ್ರಹವನ್ನು [ಣ ಪರಿಹರಿಯ] ಬಿಂಬಿಕೊಡದಿರುವುದರಿಂದ [ಅಪ್ಪಳು ವಂಚಿಯಲು] ಅವನು ತನ್ನ ಆತ್ಮನನೇ ವಂಚಿಸಿದ್ದಾನೆ.

**ಭಾವಾಧ್ರ :** - ಒಂದು ಏಿತರಾಗನಿವೀಕಲ್ಪ ನಿಜಾನಂದರೂಪವಿರುವಂಥ ಸುಖರಸದ ಆಸ್ತಾದ ರೂಪದಿಂದ ಪರಿಣತನಾದ ಪರಮಾತ್ಮನ ಭಾವನೆಯ ಸ್ವಭಾವರೂಪವಾದ ತೀಕ್ಷ್ಣಶಸ್ತದ ಉಪಕರಣದಿಂದ ಬಾಹ್ಯಾಭ್ಯಂತರಪರಿಗ್ರಹದ ಆಕಾಂಕ್ಷೇಯನ್ನ ಆದಿಯಿಂದ ಹಿಡಿದು ಸಮಸ್ತ ಮನೋರಫದ ಕಲ್ಲೋಲಮಾಲೆಯ ತ್ಯಾಗರೂಪವಾದ ಮನೋಮುಂಡನವನ್ನ ವೋದಲೆಂದೂ ಮಾಡಲಿಲ್ಲ. ಜಿನದಿಕ್ಷೇಯರೂಪದ ಶಿರೋಮುಂಡನವನ್ನ ಮಾಡಿಯೂ ಕೂಡ ಸರ್ವಸಂಗಪರಿತ್ಯಾಗ ಮಾಡದಿರುವುದರಿಂದ ಅವನು ತನ್ನ ಆತ್ಮನನೇ ಮೋಸಗೋಳಿಸಿದ್ದಾನೆ, ವಂಚಿಸಿದ್ದಾನೆ.

ಈ ಕಥನವನ್ನ ತಿಳಿದುಕೊಂಡು ತನ್ನ ಶುದ್ಧ ಆತ್ಮನ ಭಾವನೆಯಿಂದ ಉತ್ಸನ್ವಾದ ಏಿತರಾಗಪರಮಾನಂದರೂಪದ ಪರಿಗ್ರಹವನ್ನ ಸ್ವೀಕರಿಸಿ ಮೂರು ಕಾಲಗಳಲ್ಲಿ ಮೂರು ಲೋಕಗಳಲ್ಲಿ ಮನ-ವಚನ-ಕಾಯದಿಂದ, ಕೃತ-ಕಾರಿತ-ಅನುಮೋದನದಿಂದ ನಿಃಪರಿಗ್ರಹಿಯಾದ ಶುದ್ಧಾತ್ಮನ ಅನುಭೂತಿಯಿಂದ ವಿಪರೀತವಾದಂಥ ನೋಡಿದ, ಅಲಿಸಿದ ಮತ್ತು ಅನುಭವಿಸಿದ ಪರಿಗ್ರಹದ ಆಕಾಂಕ್ಷೇಯನ್ನ ಬಿಂಬಿಕೊಡಬೇಕೆಂಬುದು ಇಲ್ಲಿನ ಅಭಿಪ್ರಾಯವಿದೆ.

ಯಾರು ಸರ್ವಸಂಗಪರಿತ್ಯಾಗರೂಪವಾದ ಜಿನಲಿಂಗವನ್ನ ಸ್ವೀಕರಿಸಿ ಕೂಡ ಇಷ್ಟಪರಿಗ್ರಹವನ್ನ ಧಾರಣ ಮಾಡುತ್ತಾರೆ ಅವರು ವಮನ ಮಾಡಿ ಪುನಃ ಅದನ್ನ ಗಿಳಂಕೃತಮಾಡುತ್ತಾರೆಂದು ಈಗ ಹೇಳುತ್ತಾರೆ,-

**ಜೇ ಜಿಣ-ಲಿಂಗು ಧರೇವಿ ಮುಣೆ ಇಟ್ಟ-ಪರಿಗ್ರಹ ಲೇಂತಿ ।**

**ಭದ್ರಿ ಕರೇವಿಣು ತೇ ಜಿ ಜಯ ಸಾ ಪುಣು ಭದ್ರಿ ಗಿಲಂತಿ ॥೯೦॥**

**ಯೇ ಜಿನಲಿಂಗಂ ಧೃತ್ಯಾಪಿ ಮುನಯ ಇಟ್ಟಪರಿಗ್ರಹಾನ್ ಲಾಂತಿ ।**

**ಭದ್ರಿಂ ಕೃತ್ಯಾ ತೇ ಏವ ಜೀವ ತಾಂ ಪುನಃ ಭದ್ರಿಂ ಗಿಲಂತಿ ॥೯೧॥**

ಯೇ ಕೇಳನ ಜಿನಲಿಂಗಂ ಗೃಹೀತ್ಯಾಪಿ ಮುನಯ ಸ್ತುಪೋಧನಾ ಇಟ್ಟಪರಿಗ್ರಹಾನ್ ಲಾಂತಿ ಗೃಹ್ಯಾಂತಿ । ತೇ ಕಿಂ ಕುರ್ವಾಂತಿ । ಭದ್ರಿಂ ಕೃತ್ಯಾ ತೇ ಏವ ಹೇ ಜೀವ ತಾಂ ಪುನಶ್ಚರ್ದಿಂ ಗಿಲಂತಿತಿ । ತಥಾಪಿ ಗೃಹಸ್ಥಪೇಕ್ಷಯಾ ಚೀತನಪರಿಗ್ರಹಃ ಪ್ರತ್ಯಕ್ಷಲತ್ತಾದಿಃ, ಸುವಣಾದಿಃ ಪುನರಚೀತನಃ, ಸಾಭಾರಣವನಿತಾದಿ ಪುನಮಿಶ್ರಃ । ತಪೋಧನಾಪೇಕ್ಷಯಾ ಥಾತ್ರಾದಿಃ ಸಚಿತ್ತಃ, ಸಿಂಹಕುಂಡಲಾದಿಃ ಪುನರಚಿತ್ತಃ, ಉಪಕರಣಸಹಿತಶಾತ್ರಾದಿಸ್ತುಮಿಶ್ರಃ । ಅಥವಾ ಮಿಥ್ಯಾತ್ಮರಾಗಾದಿರೂಪಃ ಸಚಿತ್ತಃ, ದ್ರವ್ಯಕರ್ಮನೋಕರ್ಮರೂಪಃ, ಪುನರಚಿತ್ತಃ ದ್ರವ್ಯಕರ್ಮಬಾವಕರ್ಮರೂಪಸ್ತಿ ಮಿಶ್ರಃ । ವೀತರಾಗತಿಗುಪ್ತಸಮಾಧಿಸ್ತಪರುಷಾಪೇಕ್ಷಯಾ ಸಿದ್ಧರೂಪಃ ಸಚಿತ್ತಃ ಪುದ್ಧಲಾದಿಪಂಚದ್ರವ್ಯರೂಪಃ ಪುನರಚಿತ್ತಃ ಗುಣಸ್ಥಾನಮಾರ್ಗಣಾಸ್ಥಾನಜೀವಸ್ಥಾನಾದಿಪರಿಣಾತಃ ಸಂಸಾರೀ ಜೀವಸ್ತಿ

### ನಾಥ - ೯

**ಅನ್ನಯಾಧಿ :-** [ಜಿಯ] ಎಲ್ಲೇ ಜೀವನೇ ! [ಜೇ ಮುಣೆ] ಯಾವ ಮುನಿಗಳು-ತಪೋಧನರು [ಜಿಣ-ಲಿಂಗು] ಜಿನಲಿಂಗವನ್ನು [ಧರೇವಿ] ಧರಿಸಿಕೊಡ [ಇಟ್ಟ-ಪರಿಗ್ರಹ] ಇಟ್ಟಪರಿಗ್ರಹವನ್ನು [ಲೇಂತಿ] ಗೃಹಣ ಮಾಡಿದ್ದಾರೆ [ತೇ ಜಿ] ಅವರು [ಭದ್ರಿ ಕರೇವಿಣು] ವಮನಮಾಡಿ [ಪುಣು] ಮತ್ತ [ಸಾ ಭದ್ರಿ] ಅದೇ ವಮನವನ್ನು [ಗಿಲಂತಿ] ಗಿಳಂಕೃತ ಮಾಡುತ್ತಾರೆ.

**ಭಾವಾಧಿ :-** ಗೃಹಸ್ಥನ ಅಪೇಕ್ಷೆಯಿಂದ ಪ್ರತ್ಯ-ಕಲತ್ರ ಮೊದಲಾದವರು ಚೀತನ ಪರಿಗ್ರಹವಿದ್ದರೆ ಚಿನ್ನ ಮೊದಲಾದವು ಅಚೀತನ ಪರಿಗ್ರಹವಿವೆ ಮತ್ತು ಆಭರಣಸಹಿತಳಾದ ವನಿತೆಯು ಮಿಶ್ರಪರಿಗ್ರಹಿದ್ದಾಗಿ. ತಪೋಧನರ ಅಪೇಕ್ಷೆಯಿಂದ ಶಿಷ್ಯ ಮೊದಲಾದವರು ಸಚಿತ್ತ ಪರಿಗ್ರಹರಿದ್ದರೆ ಹಿಂಭಿ, ಕರ್ಮಂಡಲು ಮೊದಲಾದವು ಅಚಿತ್ತ ಪರಿಗ್ರಹವಿವೆ ಮತ್ತು ಉಪಕರಣಸಹಿತ ಶಿಷ್ಯಾದಿಗಳು ಮಿಶ್ರಪರಿಗ್ರಹಿದ್ದಾರೆ. ಅಥವಾ ಮಿಥ್ಯಾತ್ಮ, ರಾಗ ಮೊದಲಾದವು ಸಚಿತ್ತಪರಿಗ್ರಹವಿದ್ದರೆ ದ್ರವ್ಯಕರ್ಮ, ನೋಕರ್ಮರೂಪಗಳು ಅಚಿತ್ತಪರಿಗ್ರಹವಿವೆ ಮತ್ತು ದ್ರವ್ಯಕರ್ಮ, ಭಾವಕರ್ಮರೂಪಗಳು ಮಿಶ್ರಪರಿಗ್ರಹವಿವೆ. ವೀತರಾಗತಿಗುಪ್ತಸಮಾಧಿಸ್ತಪರುಷನ ಅಪೇಕ್ಷೆಯಿಂದ ಸಿದ್ಧರೂಪವು ಸಚಿತ್ತಪರಿಗ್ರಹವಿದ್ದರೆ ಪುದ್ಧಲ ಮೊದಲಾದ ಷದು ದ್ರವ್ಯಕರ್ಮರೂಪವು ಅಚಿತ್ತಪರಿಗ್ರಹವಿದೆ. ಮತ್ತುಗುಣಸ್ಥಾನ, ಮಾರ್ಗಣಾಸ್ಥಾನ, ಜೀವಸ್ಥಾನ ಮೊದಲಾದ ರೂಪದಿಂದ ಪರಿಣಿತವಾದಸಂಸಾರೀ ಜೀವವು ಮಿಶ್ರಪರಿಗ್ರಹವಿದೆ. ಈ ಪ್ರಕಾರದ ಬಾಹ್ಯಾಖ್ಯಾಂತರ ಪರಿಗ್ರಹವಿಲ್ಲದ ಜಿನಲಿಂಗವನ್ನು ಧಾರಣ ಮಾಡಿಯೂ ಕೂಡ ಯಾರು ಶುದ್ಧ ಆತ್ಮನ ಅನುಭೂತಿಯಿಂದ ವಿಲಕ್ಷಣವಾದ ಇಟ್ಟಪರಿಗ್ರಹದ ಸ್ವಿಕಾರ ಮಾಡುತ್ತಾರೆ ಅವರು ವಮನ ಮಾಡಿದ ಆಹಾರವನ್ನು ಗೃಹಣ ಮಾಡುವಂಥ ಪುರುಷನ ಸಮಾನರಿದ್ದಾರೆ.

**ಯಾವ ಮುನಿ ಜಿನಲಿಂಗ ಧರಿಸಿ ಇಟ್ಟಪರಿಗ್ರಹವ ಗೃಹಿಸುವನು ।**

**ಅವನು ವಮನ ಮಾಡಿ ಮತ್ತಾವಮನವನೆ ನುಂಗುವನು ಎಲೆಜೀವ ॥೯೧॥**

ಮಿಶ್ರಶೈತಿ | ಏವಂವಿಧಬಾಹ್ಯಾಭ್ಯಂತರಪರಿಗ್ರಹರಹಿತಂ ಜಿನಲಿಂಗಂ ಗೃಹಿತಾಷಾಂತಿಯೇ ಶುದ್ಧಾತ್ಮಾನುಭೂತಿವಿಲಕ್ಷಣಾ-  
ಮಿಷ್ಟಪರಿಗ್ರಹಂ ಗೃಹಾಂತಿ ತೇ ಭದ್ರತಾಹಾರಗ್ರಹಕಪ್ರಯಸದ್ವಶಾ ಭವಂತಿತಿ ಭಾವಾಧಾರಃ | ತಥಾ ಚೋಕ್ತಮಾ-  
“ತ್ಯಕ್ತಾ ಸ್ವಕೀಯಪಿತ್ಯಮಿತ್ರಕಲತ್ಪುತ್ರಾನ್ ಸಕ್ತೋಽನ್ಯಗೇಹವನಿತಾದಿಷು ನಿಮ್ಯಾಮುಕ್ತಃ | ದೋಭಾರಂ  
ಪರೋನಿಧಿಸಮುದ್ದತನಕಚಕ್ರಂ ಪ್ರೌತ್ತೀರ್ಯು ಗೋಷ್ಠದಜಲೀಷು ನಿಮಗ್ನವಾನ್ ಸಃ ||” ||೯||

ಅಥ ಯೇ ಶ್ವಾತಿಪೂಜಾಲಾಭನಿಮಿತ್ತಂ ಶುದ್ಧಾತ್ಮಾನಂ ತ್ಯಜಂತಿ ತೇ ಲೋಹಕೀಲನಿಮಿತ್ತಂ ದೇವಂ  
ದೇವಕುಲಂ ಚ ದಹಂತಿತಿ ಕಥಯತಿ-

ಲಾಹಹ ಕಿತ್ತಿಹಿ ಕಾರಣಣ ಜೇ ಸಿವ-ಸಂಗು ಚಯಂತಿ |  
ವೀಲಾ-ಲಗ್ಗಿವಿ ತೇ ವಿ ಮುಣ ದೇಲುಲು ದೇಹ ದಹಂತಿ ||೯||

ಲಾಭಸ್ಯ ಕೀರ್ತಿಃ ಕಾರಣೇನ ಯೇ ಸಿವಸಂಗಂ ತ್ಯಜಂತಿ |  
ಕೀಲಾನಿಮಿತ್ತಂ ತೇಽಪಿ ಮುನಯಃ ದೇವಕುಲಂ ದೇವಂ ದಹಂತಿ ||೯||

ಲಾಭಕೀರ್ತಿಕಾರಣೇನ ಯೇ ಕೇಳನ ಶಿವಸಂಗಂ ಶಿವಶಬ್ದವಾಚ್ಯಂ ನಿಜಪರಮಾತ್ಮಾನಂ ತ್ಯಜಂತಿ ತೇ  
ಮುನಯಸ್ತಪೋಧನಾಃ | ಕಂ ಕುವರಂತಿ | ಲೋಹಕೀಲಕಾಪ್ರಾಯಂ ನಿಃಸಾರೀಂದ್ರಿಯಸುಖನಿಮಿತ್ತಂ ದೇವಶಬ್ದ-  
ವಾಚ್ಯಂ ನಿಜಪರಮಾತ್ಮಪದಾಧರಂ ದಹಂತಿ ದೇವಕುಲಶಬ್ದವಾಚ್ಯಂ ದಿವ್ಯಪರಮೌದಾರಿಕಶರೀರಂ ಚ ದಹಂತಿತಿ|  
ಕಥಮಿತಿ ಚೀತ್ | ಯದಾ ಶ್ವಾತಿಪೂಜಾಲಾಭಾಧರಂ ಶುದ್ಧಾತ್ಮ ಭಾವನಾಂ ತ್ಯಕ್ತಾ ವರ್ತಂತೇ ತದಾ

ಇತರೆಡೆ ಹೀಗೆ ಹೇಳುತ್ತಾರೆ- ‘ಯಾವ ನಿಮ್ಯಾಮುಕ್ತಾಗಳು ತಮ್ಮ ತಂದೆ, ಮಿತ್ರ, ಕಲತ್ರ ಮತ್ತು  
ಪುತ್ರರನ್ನ ಬಿಟ್ಟುಕೊಟ್ಟು ಅನ್ಯರಮನೆಯ ವನಿತೆ ಮೊದಲಾದವರಲ್ಲಿ ಆಸಕ್ತರಾಗುತ್ತಾರೆ ಅವರು ಮೊಸಳೆ  
ಮೊದಲಾದವುಗಳಿಂದ ತುಂಬಿದ ಭೀಕರ ಸಮುದ್ರವನ್ನು ತೋಳುಗಳಿಂದ ಈಚಿ ದಾಟಿ ಗೋವಿನ ಹೆಚ್ಚಿಯ  
ಗುಂಡಿಯಲ್ಲಿ ನಿಂತ ನೀರಿನೊಳಗೆ ಮುಳುಗುತ್ತಾರೆ.’ (ಅಚ್ಚರಿಯ ಸಂಗತಿ)

ಯಾರು ಶ್ವಾತಿ-ಪೂಜೆ-ಲಾಭದ ನಿಮಿತ್ತದಿಂದ ಶುದ್ಧಾತ್ಮನನ್ನ ಬಿಟ್ಟುಕೊಡುತ್ತಾರೆ ಅವರು ಲೋಹದ  
ಕೀಲದ ಸಲುವಾಗಿ ದೇವ ಮತ್ತು ದೇವಕುಲವನ್ನು ಸುಟ್ಟುಹಾಕುತ್ತಾರೆಂದು ಈಗ ಹೇಳುತ್ತಾರೆ,-

### ಗಾಢ - ೯

**ಅನ್ನಯಾಧರ :**- [ಚೇ] ಯಾವ ಕೆಲವು ಮುನಿಗಳು-ತಪೋಧನರು [ಲಾಹಹಂ ಕಿತ್ತಿಹಿ ಕಾರಣಣ]  
ಲಾಭ ಮತ್ತು ಕೀರ್ತಿಯ ಸಲುವಾಗಿ [ಸಿವ-ಸಂಗು] ಶಿವಶಬ್ದದಿಂದ ವಾಚ್ಯನಾದಂಥ ನಿಜಪರಮಾತ್ಮನ ಧ್ಯಾನವನ್ನು  
[ಚಯಂತಿ] ಬಿಟ್ಟುಕೊಡುತ್ತಾರೆ [ತೇ ವಿ ಮುಣ] ಅದೇ ಮುನಿಗಳು [ವೀಲಾ-ಲಗ್ಗಿವಿ] ಲೋಹದ ಕೀಲ  
ಸಮಾನವಾದ ಸಾರರಹಿತ ಎಂದರೆ ಅಸಾರವಾದ ಇಂದ್ರಿಯ ಸುಖದ ಸಲುವಾಗಿ [ದೇಲು] ದೇವ ಶಬ್ದದಿಂದ

ಯಾವ ಮುನಿ ಲಾಭದ ಕೀರ್ತಿಯ ಕಾರಣದಿ ಶಿವಸಂಗ ತ್ಯಜಿಸುವನು |  
ಅವನು ಲೋಹಕೀಲದ ನಿಮಿತ್ತ ದೇವ ದೇವಕುಲವ ದಹಿಸುವನು ||೯||

ಜ್ಞಾನಾವರಣಾದಿಕರ್ಮಂಭಂಧೋ ಭವತಿ ತೇನ ಜ್ಞಾನಾವರಣಾಕರ್ಮಣಾ ಕೇವಲಜ್ಞಾನಂ ಪ್ರಬ್ಳಾದ್ಯತೇ ಕೇವಲದರ್ಶನಾವರಣೇನ ಕೇವಲದರ್ಶನಂ ಪ್ರಬ್ಳಾದ್ಯತೇ ಏಯಾಂತರಾಯೀಣ ಕೇವಲವೀಯಾಂ ಪ್ರಬ್ಳಾದ್ಯತೇ ಮೋಹೋ ದಯೀನಾನಂತಸುಖಂ ಚ ಪ್ರಬ್ಳಾದ್ಯತ ಇತಿ । ಏವಂವಿಧಾನಂತಚತುಷ್ಪಯಸ್ಯಾಲಾಭೇ ಪರಮೌದಾರಿಕ ಶರೀರಂ ಚ ನ ಲಭಂತ ಇತಿ । ಯದಿ ಪುನರನೇಕಭವೇ ಪರಿಜ್ಞೇದ್ಯಂ ಕೃತ್ಯಾ ಶುದ್ಧಾತ್ಮಭಾವನಾಂ ಕರೋತಿ ತದಾ ಸಂಸಾರಸ್ಥಿತಂ ಟಿತ್ತಾತ್ವದ್ವಕಾಲೀಂಟಿ ಸ್ವರ್ಗಾಂ ಗತ್ತಾಗತ್ಯ ಶೀಪ್ತ್ರಂ ಶಾಶ್ವತಸುಖಂ ಪ್ರಾಪ್ತೋತೀತಿ ತಾತ್ಪರ್ಯಾರ್ಥ । ತಥಾ ಜೋಕ್ರಮ್ - ‘ಸಗ್ನೋ ತವೇಣ ಸವ್ಯೋ ವಿ ಪಾವಣ ಕಂ ತು ರೂಣಾಜೋಷಣ । ಜೋ ಪಾವಣ ಸೋ ಪಾವಣ ಪರಲೋಕೇ ಸಾಸಯಂ ಸೋಕ್ಷಂ ॥’ ||೨೭||

ಅಥ ಯೋ ಬಾಹ್ಯಾಭ್ಯಂತರಪರಿಗ್ರಹೇಣಾತ್ಮಾನಂ ಮಹಾಂತಂ ಮನ್ಯತೇ ಸ ಪರಮಾರ್ಥಂ ನ ಜಾನಾತೀತಿ ದರ್ಶಯತಿ-

**ಅಪ್ರಣ ಮಣಿ ಇ ಜೋ ಜಿ ಮುಣಿ ಗರುಯಣ ಗಂಧಿಣ ತತ್ತ್ವ ।  
ಸೋ ಪರಮತ್ತೇ ಜಿಣಿ ಭಣಿಣ ಣವಿ ಬುಜ್ಣಿ ಪರಮತ್ತ್ವ ॥೨೮॥**

ವಾಚ್ಯವಾದಂಥ ನಿಜಪರಮಾತ್ಮಪದಾರ್ಥವನ್ನು ಸುಧುತ್ತಾರೆ ಮತ್ತು [ದೇಲುಲು ಡಹಂತಿ] ದೇವಕುಲ ಶಬ್ದದಿಂದ ವಾಚ್ಯವಾದಂಥ ದಿವ್ಯಪರಮೌದಾರಿಕ ಶರೀರವನ್ನು ಸುಧುತ್ತಾರೆ, ಭಸ್ಯ ಮಾಡಿಬಿಡುತ್ತಾರೆ.

**ಭಾವಾರ್ಥ :-** ಯಾವಾಗ ಆ ಖ್ಯಾತಿ, ಪೂಜೆ ಮತ್ತು ಲಾಭದ ಸಲುವಾಗಿ ಶುದ್ಧಾತ್ಮನ ಭಾವನೆಯನ್ನು ಬಿಟ್ಟು ಅಳ್ಳಾನ ಭಾವಗಳಲ್ಲಿ ಪರೀಕ್ಷೆಸುತ್ತಾರೆ ಆಗ ಜ್ಞಾನಾವರಣಾದಿಗಳ ಬಂಧವಾಗುತ್ತದೆ. ಆ ಜ್ಞಾನಾವರಣಾ ಕರ್ಮಾದಿಂದ ಕೇವಲಜ್ಞಾನವು ಆಚ್ಚಾದಿತವಾಗುತ್ತದೆ, ಕೇವಲದರ್ಶನಾವರಣಾದಿಂದ ಕೇವಲದರ್ಶನವು ಆಚ್ಚಾದಿತವಾಗುತ್ತದೆ, ಏಯಾಂತರಾಯಾದಿಂದ ಕೇವಲವೀಯಾವು ಆಚ್ಚಾದಿತವಾಗುತ್ತದೆ ಮತ್ತು ಮೋಹದ ಉದಯಾದಿಂದ ಅನಂತಸುಖವು ಆಚ್ಚಾದಿತವಾಗುತ್ತದೆ. ಹೀಗೆ ಅನಂತ ಚತುಷ್ಪಯದ ಪ್ರಾಪ್ತಿಯಾಗದೆ ಪರಮೌದಾರಿಕ ಶರೀರವು ಕೂಡ ದೋರಕುವುದಿಲ್ಲ. ಏಕೆಂದರೆ ಅದೇ ಭವದಲ್ಲಿ ಮೋಕ್ಷಕ್ಕೆ ಹೋಗುವವರಿಗೇ ಪರಮೌದಾರಿಕ ಶರೀರವು ದೋರಕುತ್ತದೆ. ಮತ್ತು ಶುದ್ಧಾತ್ಮನ ಭಾವನೆ ಮಾಡುವವರಂತೂ ಸಂಸಾರಸ್ಥಿಯನ್ನು ಕತ್ತರಿಸಿ ಈಗಿನ ಕಾಲದಲ್ಲಿ ಕೂಡ ಸ್ವರ್ಗದಲ್ಲಿ ಹೋಗಿ ಅಲ್ಲಿಂದ ಬಂದು ಶಾಶ್ವತ ಸುಖವನ್ನು ಪಡೆಯುತ್ತಾರೆ. ಮೋಕ್ಷ ಪಾಹುಡದ ಇಂದಿನ ನೇ ಗಾಢೆಯಲ್ಲಾ ಹೀಗೆ ಹೇಳುತ್ತಾರೆ-‘ತಪಸ್ಸಿನಿಂದಂತೂ ಎಲ್ಲರೂ ಸ್ವರ್ಗಪಡೆಯುತ್ತಾರೆ, ಆದರೆ ಧ್ಯಾನದಯೋಗದಿಂದ ಯಾರು ಸ್ವರ್ಗಪಡೆಯುತ್ತಾರೆ ಆ ಆತ್ಮರೂಗಳು ಪರಲೋಕದಲ್ಲಿ ಶಾಶ್ವತವಾದ ಸುಖವನ್ನು ಪಡೆಯುತ್ತಾರೆ.

ಬಾಹ್ಯಾಭ್ಯಂತರಪರಿಗ್ರಹದಿಂದ ತಮ್ಮನ್ನು ಮಹಾನರೆಂದು ಮನ್ಯಿಸಿಕೊಂಡವರು ಅವರು ಪರಮಾರ್ಥವನ್ನು ತಿಳಿದುಕೊಳ್ಳುವುದಿಲ್ಲವೆಂದು ಈಗ ಹೇಳುತ್ತಾರೆ,-

**ಯಾವ ಮುನಿ ತನ್ನನು ಪರಿಗ್ರಹದಿ ಮಹಂತಸೆಂದು ಮನ್ಯಿಸುವನು ।  
ಅವನು ವಾಸ್ತವಿಕ ಪರಮಾರ್ಥವನರಿಯಸೆಂದು ಜಿನರು ಹೇಳಿಹರು ॥೨೯॥**

ಆತ್ಮನಂ ಮನ್ಯತೇ ಯ ಏವ ಮುನಿಃ ಗುರುಕಂ ಗ್ರಂಥಃ ತಥ್ಯಮ್ |  
ಸ ಪರಮಾರ್ಥಾನ ಜಿನೋ ಭಣತಿ ಸ್ವೇವ ಬುಧ್ಯತೇ ಪರಮಾರ್ಥಮ್ ||೨೩||

ಆತ್ಮನಂ ಮನ್ಯತೇ ಯ ಏವ ಮುನಿಃ | ಕಥಂಭಾತಂ ಮನ್ಯತೇ | ಗುರುಕಂ ಮಹಾಂತಮ್ | ಕ್ಷೇಃ | ಗ್ರಂಥಃಬಾಹ್ಯಂತರಪರಿಗ್ರಹೈಸ್ತಧ್ಯಂ ಸತ್ಯಂ ಸ ಪುರುಷಃ ಪರಮಾರ್ಥಾನ ವಸ್ತುವ್ಯತ್ವಾ ಸ್ವೇವ ಬುಧ್ಯತೇ ಪರಮಾರ್ಥಮಿತಿ ಜಿನೋ ವದತಿ | ತಥಾಹಿ | ನಿದೋಽಷಿಪರಮಾತ್ಮವಿಲಕ್ಷಣಃ ಪೂರ್ವಸೂತ್ರೋಕ್ತಸಚಿತ್ವಾಚಿತ್ತ-ಮಿಶ್ರಪರಿಗ್ರಹೈಗ್ರಂಥರಚನಾರೂಪಶಬ್ದಿಶಾಸ್ತ್ರವಾ ಆತ್ಮನಂ ಮಹಾಂತಂ ಮನ್ಯತೇ ಯಃ ಸ ಪರಮಾರ್ಥಶಬ್ದವಾಚ್ಯಂ ಏತರಾಗಪರಮಾನಂದೈಕಸ್ವಭಾವಂ ಪರಮಾತ್ಮಾನಂ ನ ಜಾನಾತೀತಿ ತಾತ್ಪರ್ಯಮ್ ||೨೩||

ಗ್ರಂಥೇನಾತ್ಮನಂ ಮಹಾಂತಂ ಮಾನ್ಯಮಾನಃ ಸನ್ ಪರಮಾರ್ಥಂ ಕಾನ್ಯಾನ್ಯ ಜಾನಾತೀತಿ ಚೀತ್-  
ಬುಜ್ಞಂತಹ ಪರಮತ್ವ ಜಿಯ ಗುರು ಲಹು ಅತ್ಯಂ ಣ ಕೋಣ |  
ಚೀವಾ ಸಯಲ ಎ ಬಂಭು ಪರು ಜೀಣ ವಿಯಾಣಿ ಸೋಣ ||೨೪||

### ಗಾಢ - ೩೨

**ಅನ್ನಯಾರ್ಥ :** - [ಜೋ ಜಿ ಮುಣಿ] ಯಾವ ಮುನಿಯು [ಗಂಧಹಿ] ಬಾಹ್ಯಾಭ್ಯಂತರ ಪರಿಗ್ರಹದಿಂದ [ಅಪ್ರೇಲು] ತನ್ನನ್ನ [ಗರುಡುಳು] ದೊಡ್ಡವನೆಂದು [ಮಣಿಜ್ಞಾನ] ಮನ್ಮಿಧಾನೆ [ತತ್ವ] ನಿಜವಾಗಿ [ಜೋ] ಆ ಪುರುಷನು [ಪರಮತ್ವೇ] ವಾಸ್ತವಿಕರೀತಿಯಿಂದ [ಪರಮತ್ವ] ಪರಮಾರ್ಥವನ್ನ [ಣವಿ ಬುಜ್ಞಿ] ತಿಳಿಯುವುದಿಲ್ಲವೆಂದು [ಜಿಣು ಭಣಿಜ] ಜನೇಶ್ವರದೇವರು ಹೇಳುತ್ತಾರೆ.

**ಭಾವಾರ್ಥ :** - ನಿದೋಽಷಿ ಪರಮಾತ್ಮನಿಂದ ವಿಲಕ್ಷಣವಾದ ಪೂರ್ವಸೂತ್ರದಲ್ಲಿ ಹೇಳಿದ ಸಚಿತ್ತ, ಅಚಿತ್ತ ಮತ್ತು ಮಿಶ್ರಪರಿಗ್ರಹಗಳಿಂದ ಅಥವಾ ಗ್ರಂಥರಚನಾರೂಪಶಬ್ದಗಳಿಂದ-ಶಾಸ್ತ್ರಗಳಿಂದ ತನ್ನನ್ನ ಮಹಾನನೆಂದು ಮನ್ಮಿಧಾನೆ ಅವನು ‘ಪರಮಾರ್ಥ’ ಶಬ್ದದಿಂದ ವಾಚ್ಯವಾದ ಒಂದು ಏತರಾಗ ಪರಮಾನಂದವೇ ಸ್ವಭಾವ ವಿರುವಂಥ ಪರಮಾತ್ಮನನ್ನ ತಿಳಿದುಕೊಳ್ಳುವುದಿಲ್ಲ.

ಪರಿಗ್ರಹದಿಂದ ತನ್ನನ್ನ ದೊಡ್ಡವನೆಂದು ಮನ್ಮಿಸುವ ಜೀವನು ಪರಮಾರ್ಥವನ್ನೇಕೆ ತಿಳಿದುಕೊಳ್ಳುವುದಿಲ್ಲ ವೆಂದು ಕೇಳಿದ ಶಿಷ್ಯನ ಪ್ರಶ್ನೆಗೆ ಈಗ ಆಚಾರ್ಯದೇವರು ಉತ್ತರ ಹೇಳುತ್ತಾರೆ,-

### ಗಾಢ - ೩೪

**ಅನ್ನಯಾರ್ಥ :** - [ಜಿಯ] ಎಲ್ಲೆ ಜೀವನೇ ! [ಪರಮತ್ವ ಬುಜ್ಞಂತಹಂ] ಪರಮಾರ್ಥವನ್ನ ತಿಳಿದುಕೊಳ್ಳುವಂಥ [ಕೋಣ] ಯಾವ ಜೀವನು [ಗುರು ಲಹು ಣ ಅತ್ಯಂ] ದೊಡ್ಡವನು ಚಿಕ್ಕವನು ಇಲ್ಲ. ಏಕೆಂದರೆ [ಸಯಲ ಎ ಜೀವಾ] ಸಮಸ್ತ ಜೀವರುಗಳು [ಪರು ಬಂಭು] ಪರಮಬ್ರಹ್ಮಸ್ವರೂಪರಿದ್ವಾರೆ. [ಜೀಣ] ಏಕೆಂದರೆ ಹೇಗೆ ‘ಬ್ರಹ್ಮ’ ಶಬ್ದದಿಂದ ವಾಚ್ಯರಾದಂಥ ಮುಕ್ತಾತ್ಮರು ಕೇವಲಜ್ಞಾನದಿಂದ ಎಲ್ಲವನ್ನ ತಿಳಿಯುತ್ತಾರೆ

ಪರಮಾರ್ಥ ತಿಳಿವರಾರು ಹಿರಿ-ಕಿರಿಯಿಲ್ಲೆಲೆ ಜೀವವೇಕೆಂದರೆ |  
ಪರಬೋಮೃ ರೂಪಿಹರೆಲ್ಲ ಜೀವ ಯಾವನೊಬ್ಬನೆಲ್ಲ ತಿಳಿವನು ||೩೪||

ಬುಧ್ಯಮಾನಾನಾಂ ಪರಮಾರ್ಥಂ ಜೀವ ಗುರುಃ ಲಘುಃ ಅಸ್ತಿ ನ ಕೋರಪಿ ।  
ಜೀವಾಃ ಸಕಲಾ ಅಪಿ ಬ್ರಹ್ಮ ಪರಂ ಯೇನ ವಿಜಾನಾತಿ ಸೋರಪಿ ॥೩೪॥

ಬುಧ್ಯಮಾನಾನಾಮ್ | ಕರ್ಮ್ | ಪರಮಾರ್ಥಮ್, ಹೇ ಜೀವ ಗುರುತ್ವಂ ಲಘುತ್ವಂ ವಾ ನಾಸ್ತಿ ।  
ಕಸ್ಯಾನಾಸ್ತಿ । ಜೀವಾಃ ಸರ್ವೋರ್ಪಿ ಪರಮಬ್ರಹ್ಮಸ್ಯರೂಪಾಃ ತದಪಿ ಕಸ್ಯಾತ್ । ಯೇನ ಕಾರಣೇನ ಬ್ರಹ್ಮತಬ್ದವಾಚೋ ಏ  
ಮುಕ್ತಾತ್ಮಾ ಕೇವಲಜ್ಞಾನೇನ ಸರ್ವಂ ಜಾನಾತಿ ಯಥಾ ತಥಾ ನಿಶ್ಚಯನಯೇನ ಸೋರಪ್ಯೇಕೋವಿವಕ್ಷಿತೋ ಜೀವಃ  
ಸಂಸಾರೀ ಸರ್ವಂ ಜಾನಾತೀತ್ಯಭಿಪ್ರಾಯಃ ॥೩೪॥ ಏವಮೇಕಚತ್ವಾರಿಂಶತ್ವಾತ್ಪ್ರಮಾತ್ಪಿತಮಾಸ್ಥಲಮಧ್ಯೇ  
ಪರಿಗ್ರಹಪರಿತ್ಯಾಗವ್ಯಾಖ್ಯಾನಮುಖ್ಯತಯಾ ಸೂತ್ರಾಷ್ಟ್ರೇನ ತೃತೀಯಮಂತರಸ್ಥಲಂ ಸಮಾಪ್ತಮ್ | ಅತ ಉಧ್ವಂ  
ತ್ರಯೋದಶಸೂತ್ರಪರ್ಯಂತಂ ಶುದ್ಧನಿಶ್ಚಯೇನ ಸರ್ವೋ ಜೀವಾಃ ಕೇವಲಜ್ಞಾನಾದಿಗುಣಃ ಸಮಾನಾಸ್ತೇನ ಕಾರಣೇನ  
ಸೋರ್ದೇಶವರ್ಣಂಕಾಸುವರ್ಣವದ್ಭೇದೋ ನಾಸ್ತಿತಿ ಪ್ರತಿಪಾದಯತಿ ।

**ತದ್ವಧಾ-**

ಜೋ ಭತ್ತಳು ರಯಣ-ತ್ರಯಹ ತಸು ಮುಣಿ ಲಕ್ಷಣು ಏಲು ।  
ಅಚ್ಛಳು ಕಹಿ ವಿ ಕುಡಿಲ್ಲಿಯಜ ಸೋ ತಸು ಕರಜ ಓ ಭೇಲು ॥೩೫॥

ಹಾಗೆ ನಿಶ್ಚಯನಯದಿಂದ [ಸೋಇ] ಒಬ್ಬ ಸಮ್ಮಗ್ರಾಷ್ಟಿ ಜೀವನು [ವಿಯಾಣಿ] ಎಲ್ಲವನ್ನು ತಿಳಿಯುತ್ತಾನೆ.

**ಭಾವಾರ್ಥ :-** ಪರಮಾರ್ಥವನ್ನು ತಿಳಿಯದವನು ಪರಿಗ್ರಹದಿಂದ ದೊಡ್ಡವನು ಮತ್ತು  
ಪರಿಗ್ರಹವಿಲ್ಲದಿರುವುದರಿಂದ ಸಣ್ಣವನೆಂದು ತಿಳಿಯುತ್ತಾನೆ. ಈ ಹಿರಿ-ಕಿರಿಯತನವು ಕರ್ಮದ ಆವರಣದಿಂದ  
ಜೀವರುಗಳಲ್ಲಿ ಕಂಡು ಬಂದರೂ ಶುದ್ಧನಯದಿಂದ ಎಲ್ಲರೂ ಸಮಾನರಿದ್ದಾರೆ. ಮತ್ತು ‘ಬ್ರಹ್ಮ’ ಎಂದರೆ  
ಸಿದ್ಧಪರಮೇಷ್ಠಿಗಳು ಕೇವಲ ಜ್ಞಾನದಿಂದ ಎಲ್ಲವನ್ನು ತಿಳಿಯುತ್ತಾರೆ ಎಲ್ಲವನ್ನು ಸೋಧುತ್ವಾರೆ ಹಾಗೆ ನಿಶ್ಚಯನಯದಿಂದ  
ಸಮ್ಮಗ್ರಾಷ್ಟಿಗಳು ಎಲ್ಲ ಜೀವರುಗಳನ್ನು ಶುದ್ಧರೂಪವಾಗಿಯೇ ಸೋಧುತ್ವಾರೆಂಬ ಅಭಿಪ್ರಾಯವಿದೆ.

ಈ ಪ್ರಕಾರ ನಲವಶ್ಲೋಂದು ಸೂತ್ರಗಳ ಮಹಾಸ್ಥಳದಲ್ಲಿ ಪರಿಗ್ರಹತ್ವಾಗ ಕಥನದ ಮುಖ್ಯತೆಯಿಂದ ಎಂಟು  
ಸೂತ್ರಗಳಿಂದ ಮೂರನೆಯ ಅಂತರಸ್ಥಲವು ಸಮಾಪ್ತವಾಯಿತು. ಇದರ ನಂತರ ಹದಿಮೂರು ಸೂತ್ರಗಳವರೆಗೆ  
ಶುದ್ಧನಿಶ್ಚಯನಯದಿಂದ ಎಲ್ಲ ಜೀವಗಳು ಕೇವಲಜ್ಞಾನಾದಿಗುಣಗಳಿಂದ ಸಮಾನವಿವೆ. ಅವಗಳಲ್ಲಿ ಶುದ್ಧ ಚಿನ್ನದ  
ಹಾಗೆ ಭೇದವಿಲ್ಲವೆಂದು ಈಗ ಹೇಳುತ್ತಾರೆ. ಅದು ಈ ಪ್ರಕಾರ,-

**ಗಾಢ - ೩೫**

**ಅನ್ವಯಾರ್ಥ :-** [ಜೋ೧] ಯಾವನು [ರಯಣ-ತ್ರಯಹ ಭತ್ತಳು] ರತ್ನತ್ರಯದ ಭಕ್ತನಿದಾನೆ -  
ಆರಾಧಕನಿದಾನೆ [ತಸು ಲಕ್ಷಣು ಏಲು ಮುಣಿ] ಆ ಪುರುಷನ ಪ್ರತ್ಯೇಕ ಲಕ್ಷಣವು ಹೇಗಿರುತ್ತದೆಯೆಂದರೆ [ಕಹಿಂ  
ವಿ ಕುಡಿಲ್ಲಿಯಜ ಅಚ್ಛಳು] ಜೀವವು ಯಾವುದೇ ಶರೀರದಲ್ಲಿ ವಾಸವಾಗಿರಲಿ [ತಸು] ಆ ಜೀವಗಳಲ್ಲಿ [ಸೋ೧]

ಯಾವನು ರತ್ನತ್ರಯದ ಭಕ್ತನಿಹನವನದೀ ಲಕ್ಷಣವ ತಿಳಿ ।  
ಜೀವಯಾವದೇಹದಲಿರೆ ದೇಹಭೇದದಿ ಭೇದ ಮಾಡನವನು ॥೩೫॥

ಯಃ ಭಕ್ತಃ ರತ್ನತ್ರಯಸ್ಯ ತಸ್ಯ ಮನ್ಯಸ್ಯ ಲಕ್ಷಣಂ ಇದಮ್ |  
ತಿಷ್ಠತು ಕಸ್ಯಾಮಷಿ ಕುಡ್ಯಾಂ ಸ ತಸ್ಯ ಕರೋತಿ ನ ಭೇದಮ್ ||೯||

ಜೋ ಇತ್ಯಾದಿ | ಪದವಿಂಡನಾರೂಪೇಣ ವ್ಯಾಖ್ಯಾನಂ ಕ್ರಿಯತೇ | ಜೋ ಯಃ ಭತ್ತಲು ಭಕ್ತಃ | ಕಸ್ಯ | ರಯಣತ್ಯಾಯಹಂ ರತ್ನತ್ರಯಸ್ಯ ತಸ್ಮ ತಸ್ಯ ಪುರುಷಸ್ಯಾಮುಣಿ ಮನ್ಯಸ್ಯ ಜಾನಿಂ | ಕಿಮ್ | ಲಕ್ಷಣು ಏಲು ಲಕ್ಷಣಂ ಇದಂ ಷ್ಟ್ರೇಷ್ಟೀಭೂತಮ್ | ಇದಂ ಕಿಮ್ | ಅಚ್ಯಳು ಕಹಿಂ ವಿ ಕುಡಿಲ್ಲಿಯಿಂ ತಿಷ್ಠತು ಕಸ್ಯಾಮಷಿ ಕುಡ್ಯಾಂ ಶರೀರೇ ಸೋ ತಸು ಕರಇ ಇ ಭೇಲು ಸ ಜ್ಞಾನಿ ತಸ್ಯ ಜೀವಸ್ಯ ದೇಹಭೇದೇನ ಭೇದಂ ನ ಕರೋತಿ | ತಥಾಂ | ಯೋಽಸೌ ವಿತರಾಗಸ್ಸಂವೇದನಳ್ಜಾನಿ ನಿಶ್ಚಯಿಸ್ಯ ನಿಶ್ಚಯಿರತ್ನತ್ರಯಲಕ್ಷಣಪರಮಾತ್ಮೋ ವಾ ಭಕ್ತಃ ತಸ್ಯೇದಂ ಲಕ್ಷಣಂ ಜಾನಿಂ | ಹೇ ಪ್ರಭಾಕರಭಟ್ಟ | ಕಾಪಿ ದೇಹೇ ತಿಷ್ಠತು ಜೀವಸ್ಯಧಾರಿ ಶುದ್ಧನಿಶ್ಚಯೇನ ಷೋಡಶವರ್ಣಕಾಸು-ವರ್ಣಾವತ್ತೀವಲಳ್ಜಾನಾದಿಗುಣೈಭೇದಂ ನ ಕರೋತಿತೇ | ಅತ್ಯಾಹ ಪ್ರಭಾಕರಭಟ್ಟಃ | ಹೇ ಭಗವನ್ ಜೀವಾನಾಂ ಯದಿ ದೇಹಭೇದೇನ ಭೇದೋ ನಾಸ್ತಿ ತಹಿಂ ಯಥಾ ಕೇಂದನ ವದಂತ್ಯೇಕ ಏವ ಜೀವಸ್ಯನ್ಯತಮಾಯಾತಮ್ | ಭಗವಾನಾಹ | ಶುದ್ಧ ಸಂಗ್ರಹನಯೇನ ಸೇನಾವನಾದಿವಜ್ಞಾತ್ಯಪೇಕ್ಷಯಾ ಭೇದೋ ನಾಸ್ತಿ ವ್ಯವಹಾರ-ನಯೇನ ಪುನವ್ಯಾಕ್ಷಪೇಕ್ಷಯಾ ವನೇ ಭಿನ್ನಭಿನ್ನವ್ಯಕ್ತವರ್ತಾ ಸೇನಾಯಾಂ ಭಿನ್ನಭಿನ್ನಹಸ್ತಶಾಧಿವದ್ಭೇದೋಽಸ್ತಿತಿ ಭಾವಾಧರಃ | ||೯||

ಜ್ಞಾನಿಯು [ಭೇಲು ಇ ಕರಇ] ದೇಹ ಭೇದದಿಂದ (ಹಿರಿ-ಕಿರಿಯ) ಭೇದ ಮಾಡುವುದಿಲ್ಲ (ಎಲ್ಲವನ್ನು ಸಿದ್ಧಿಸುವಾಗಿ ತಿಳಿಯುತ್ತಾನೆ.)

**ಭಾವಾಧರ :** - ಎಲ್ಲೇ ಪ್ರಭಾಕರಭಟ್ಟನೇ ! ವಿತರಾಗ ಸ್ವಸೆಂವೇದನವುಳ್ಜಾನಿಯು ನಿಶ್ಚಯಿದ ಅಥವಾ ನಿಶ್ಚಯಿರತ್ನತ್ರಯಸ್ಸರೂಪನಾದ ಪರಮಾತ್ಮನ ಭಕ್ತನಿದಾನೆ ಅವನ ಲಕ್ಷಣವೇನಿದರೆ ಅವನು ಜೀವವು ಬೇಕಾದ ದೇಹದಲ್ಲಿರಲಿ, ಆದರೂ ಕೂಡ ಶುದ್ಧ ನಿಶ್ಚಯನಯದಿಂದ ಶುದ್ಧ ಹದಿನಾರಾಣ ಚಿನ್ನದ ಹಾಗೆ (ಹೇಗೆ ಶುದ್ಧ ಹದಿನಾರಾಣ ಚಿನ್ನದಲ್ಲಿ ವರ್ಣಭೇದವಿಲ್ಲ ಹಾಗೆ) ಕೇವಲಳ್ಜಾನಾದಿ ಅನಂತ ಗುಣಗಳ ಅಪೇಕ್ಷೆಯಿಂದ ಸಮಾನವಿರುವುದರಿಂದ ಜೀವಗಳಲ್ಲಿ ಭೇದ ಮಾಡುವುದಿಲ್ಲ.

ಇಂಥ ಕಥನವನ್ನು ಕೇಳಿ ಪ್ರಭಾಕರಭಟ್ಟನು ಸಂದೇಹ ವ್ಯಕ್ತ ಮಾಡುತ್ತಾನೆ - ಓ ಭಗವಾನ ! ಆ ಜೀವರುಗಳಲ್ಲಿ ದೇಹದ ಭೇದವಿಲ್ಲ, ಎಲ್ಲವೂ ಸಮಾನವಿವೆಯಿಂದರೆ ವೇದಾಂತಿಗಳು ಒಬ್ಬನೇ ಆತ್ಮನನ್ನು ಮನ್ಯಸುತ್ತಾರೆ ಅವರ ಮತವು ಸಿದ್ಧಿವಾಗುವುದಿಲ್ಲವೇನು ?

ಆಗ ಭಗವಾನ ಯೋಗೀಂದ್ರದೇವರು ಹೇಳುತ್ತಾರೆ - ಶುದ್ಧ ಸಂಗ್ರಹನಯದಿಂದ ಸೇನೆ ವನ ಮೊದಲಾದವರುಗಳ ಹಾಗೆ ಜಾತಿಯ ಅಪೇಕ್ಷೆಯಿಂದ ಜೀವಗಳಲ್ಲಿ ಭೇದವಿಲ್ಲ, ಆದರೆ ವ್ಯವಹಾರನಯದಿಂದ ವ್ಯಕ್ತಿಯ ಅಪೇಕ್ಷೆಯಿಂದ ವನದಲ್ಲಿ ಬೇರೆ ಬೇರೆ ವ್ಯಕ್ತಗಳಿರುವಂತೆ, ಸೇನೆಯಲ್ಲಿ ಬೇರೆ ಬೇರೆ ಅನೆ-ಕುದುರೆ ಮೊದಲಾದವರುಗಳಿರುವಂತೆ ಜೀವಗಳಲ್ಲಿ ಭೇದವಿದೆಯಿಂಬುದು ಇಲ್ಲಿನ ಭಾವಾಧರವಿದೆ.

ಮೂರಢ ಜೀವರುಗಳು ಮೂರು ಲೋಕದಲ್ಲಿರುವ ಜೀವರುಗಳ ಭೇದ ಮಾಡುತ್ತಾರೆ; ಆದರೆ ಜ್ಞಾನಿಗಳಂತೂ ಬೇರೆ ಬೇರೆ ಚಿನ್ನದಲ್ಲಿ ಹದಿನಾರಾಣತನದಿಂದ ಏಕತ್ವವಿರುವ ಹಾಗೆ ಜೀವಗಳಲ್ಲಿ ಕೇವಲಳ್ಜಾನಪ್ರಮಾಣದಿಂದ ಏಕತ್ವವನ್ನೇ ತಿಳಿಯುತ್ತಾರೆಂದು ಈಗ ದರ್ಶಿಸುತ್ತಾರೆ,-

ಅಥ ಶ್ರಿಭುವನಸ್ವಾಜೀವಾನಾಂ ಮೂರ್ಖಾ ಭೇದಂ ಕುರ್ವಂತಿ, ಜ್ಞಾನಿನಸ್ತು ಭಿನ್ನಭಿನ್ನಸುವರ್ಣಾನಾಂ ಮೋಡಶವರ್ಣಕ್ಕೆಕತ್ತವತ್ತೇವಲಜ್ಞಾನಲಕ್ಷ್ಯಾನ್ಯೇಕತ್ತಂ ಜಾನಂತೀತಿ ದರ್ಶಯತಿ-

**ಜೀವಹ ತಿಹುಯಣ-ಸಂಭಿಯಹ ಮೂರ್ಖಾ ಭೇಲು ಕರಂತಿ ।  
ಕೇವಲ-ಜಾಣಂ ಜಾಣ ಪ್ರಾದು ಸಯಲು ಏ ಏಕ್ಷಂ ಮುಣಂತಿ ॥೬೬॥**

ಜೀವಾನಾಂ ಶ್ರಿಭುವನಸಂಸ್ಥಿತಾನಾಂ ಮೂರ್ಖಾ ಭೇದಂ ಕುರ್ವಂತಿ ।

ಕೇವಲಜ್ಞಾನೇನ ಜ್ಞಾನಿನಃ ಸ್ಥಂಟಂ ಸಕಲಮಹಿ ಏಕಂ ಮನ್ಯಂತೇ ॥೬೭॥

ಜೀವಹಂ ಇತ್ಯಾದಿ । ಜೀವಹಂ ತಿಹುಯಣಸಂಭಿಯಹಂ ಶೈತಕ್ಕೆಷ್ಠರಕ್ತಾದಿಭಿನ್ನಭಿಸ್ತ್ರೀಲ ವೇಣಿಪ್ಪಿತಾನಾಂ ಮೋಡಶವರ್ಣಕಾನಾಂ ಭಿನ್ನಭಿನ್ನಸುವರ್ಣಾನಾಂ ಯಥಾ ವ್ಯವಹಾರೇಣ ವಸ್ತುವೇಷ್ಟನಭೇದೇನ ಭೇದಃ ತಥಾ ಶ್ರಿಭುವನಸಂಸ್ಥಿತಾನಾಂ ಜೀವಾನಾಂ ವ್ಯವಹಾರೇಣ ಭೇದಂ ದೃಷ್ಟಾದ ನಿಶ್ಚಯನಯೀನಾಪಿ ಮೂರ್ಖಾ ಭೇಲು ಕರಂತಿ ಮೂರ್ಖಾತ್ಮಾನೋ ಭೇದಂ ಕುರ್ವಂತಿ । ಕೇವಲಜಾಣಂ ಏತರಾಗಸದಾನಂದೈ ಕಸುಖಾವಿನಾಭೂತಕೇವಲಜ್ಞಾನೇನ ಏತರಾಗಸ್ವಸಂವೇದೇನ ಜಾಣ ಜ್ಞಾನಿನಃ ಪ್ರಾದು ಸ್ಥಂಟಂ ನಿಶ್ಚಿತಂ ಸಯಲು ಏ ಸಮಸ್ತಮಹಿ ಜೀವರಾಶಿಂ ಏಕ್ಷಂ ಮುಣಂತಿ ಸಂಗ್ರಹನಯೀನ ಸಮುದಾಯಂ ಪ್ರತ್ಯೇಕಂ ಮನ್ಯಂತ ಇತಿ ಅಭಿಪ್ರಾಯಃ ॥೬೮॥

### ಗಾಢೆ - ೬೬

**ಅನ್ವಯಾಧಿ :-** [ಮೂರ್ಖಾ] ಮೂರ್ಖ ಜೀವರುಗಳು [ತಿಹುಯಣ-ಸಂಭಿಯಹಂ ಜೀವಹಂ] ಮೂರು ಲೋಕಗಳಲ್ಲಿ ವಾಸಿಸುವ ಜೀವಗಳಲ್ಲಿ [ಭೇಲು ಕರಂತಿ] ಭೇದ ಮಾಡುತ್ತಾರೆ ಮತ್ತು [ಜಾಣಂ] ಜ್ಞಾನಿಗಳು [ಕೇವಲ-ಜಾಣಂ] ಕೇವಲಜ್ಞಾನದಿಂದ [ಪ್ರಾದು] ಸ್ವಷ್ಟವಾಗಿ [ಸಯಲು ಏ] ಸಮಸ್ತ ಜೀವರಾಶಿಯನ್ನು [ಏಕ್ಷಂ ಮುಣಂತಿ] ಸಮುದಾಯರೂಪದಿಂದ ಒಂದಂದು ಮನ್ನಿಸುತ್ತಾರೆ.

**ಭಾವಾಧಿ :-** ವ್ಯವಹಾರನಯದಿಂದ ಹದಿನಾರಾಜೆ ಶುದ್ಧವಿರುವ ಬೇರೆ ಬೇರೆ ಚಿನ್ನವನ್ನು ಶೈತ, ಕೃಷ್ಣ, ರತ್ನ ಮೊದಲಾದ ಬೇರೆ ಬೇರೆ ಬಟ್ಟೆಗಳಿಂದ ಕಟ್ಟಿದರೆ ಯಾವ ಪ್ರಕಾರ ಆ ಬಟ್ಟೆಯ ವೇಷ್ಟನದ ಭೇದದಿಂದ ಭೇದವಿದೆ, ಅದೇ ಪ್ರಕಾರ ವ್ಯವಹಾರನಯದಿಂದ ಮೂರು ಲೋಕಗಳಲ್ಲಿ ವಾಸಿಸುವ ಜೀವಗಳ ಶರೀರದ ಭೇದವನ್ನು ನೋಡಿ ಮೂರ್ಖ ಜೀವರುಗಳು ನಿಶ್ಚಯದಿಂದ ಕೂಡ ಭೇದ ಮಾಡುತ್ತಾರೆ ಮತ್ತು ಏತರಾಗಸ್ವಸಂವೇದನವ್ಯಳ್ಯ ಜ್ಞಾನಿಗಳು ನಿಶ್ಚಯದಿಂದ ಒಂದು ಏತರಾಗಸದಾನಂದರೂಪಸುಖದ ಜತೆಯಲ್ಲಿ ಅವಿನಾಭಾವಿಯಾದ ಕೇವಲಜ್ಞಾನದಿಂದಸಮಸ್ತ ಜೀವರಾಶಿಯನ್ನು ಸಂಗ್ರಹನಯದಿಂದ ಸಮುದಾಯರೂಪವಾಗಿ ಒಂದಂದು ಮನ್ನಿಸುತ್ತಾರೆ.

ಈಗ ಸಂಗ್ರಹನಯದಿಂದ ಕೇವಲಜ್ಞಾನ ಮೊದಲಾದ ಲಕ್ಷಣದಿಂದ ಸಮಸ್ತ ಜೀವಗಳನ್ನು ಸಮಾನವೆಂದು ಹೇಳುತ್ತಾರೆ,-

ಭುವನ ಮೂರೋಳಿರುವ ಜೀವಗಳ ಭೇದ ಮಾಳ್ಳಿರು ಮೂರ್ಖರಾದರೆ ।  
ಕೇವಲಜ್ಞಾನದಿ ಜ್ಞಾನಿಗಳೆಲ್ಲರನೊಂದಾಗಿ ಕಾಣುವರು ॥೬೬॥

ಅಥ ಕೇವಲಜ್ಞಾನಾದಿಲಕ್ಷ್ಯಾನೀನ ಶುದ್ಧಸಂಗ್ರಹನಯೇನ ಸರ್ವೇ ಜೀವಾಃ ಸಮಾನಾ ಇತಿ ಕಥಯತಿ-  
ಜೀವಾ ಸಯಲ ವಿ ಣಾಣ-ಮಯ ಜಮ್ಮಣ-ಮರಣ-ವಿಮುಕ್ತಃ ।  
ಜೀವ-ಪರಿಸಹಿ ಸಯಲ ಸಮ ಸಯಲ ವಿ ಸಗುಣಹಿ ಏಕಃ ॥೬೨॥

ಜೀವಾಃ ಸಕಲಾ ಅಪಿ ಜ್ಞಾನಮಯಾ ಜನ್ಮ ಮರಣ ವಿಮುಕ್ತಾಃ ।  
ಜೀವಪದೇಶ್ಯಃ ಸಕಲಾಃ ಸಮಾಃ ಸಕಲಾ ಅಪಿ ಸಗುಣೈರೇಕೇ ॥೬೨॥

ಜೀವಾ ಇತ್ಯಾದಿ । ಜೀವಾ ಸಯಲ ವಿ ಣಾಣಮಯ ವ್ಯವಹಾರೇಣ ಲೋಕಾಲೋಕಪ್ರಕಾಶಕಂ  
ನಿಶ್ಚಯೀನ ಸ್ಥಾಪಿತಗ್ರಾಹಕಂ ಯತ್ತೇವಲಜ್ಞಾನಂ ತಜ್ಞಜ್ಞಾನಂ ಯದ್ವಾಪಿ ವ್ಯವಹಾರೇಣ ಕೇವಲಜ್ಞಾನಾವರಣೀನ  
ರುಧಿಂಫಿತಂ ತಿಷ್ಟತಿ ತಥಾಂಪಿ ಶುದ್ಧನಿಶ್ಚಯೀನ ತದಾವರಣಾಭಾವಾತ್ ಪೂರ್ವೋಕ್ತ ಲಕ್ಷಣಕೇವಲಜ್ಞಾನೇನ  
ನಿವೃತ್ತವಾತ್ಪ್ರೇರಿತಪಿ ಜೀವಾ ಜ್ಞಾನಮಯಾಃ ಜಮ್ಮಮರಣವಿಮುಕ್ತ ವ್ಯವಹಾರನಯೀನ ಯದ್ವಾಪಿ ಜನ್ಮಮರಣ-  
ಸಹಿತಾಸ್ತಧಾಪಿ ನಿಶ್ಚಯೀನ ಏತರಾಗನಿಜಾನಂದೆಕರೂಪಸುಖಾಮೃತವಯತ್ವಾದ್ವಾನಿಧನತಾಪ್ತಜ್ಞ  
ಶುದ್ಧಾತ್ಸರೂಪಾದ್ವಿಲಕ್ಷಣಃ ಜನ್ಮಮರಣನಿವರ್ತಕಸ್ಯ ಕರ್ಮಣ ಉದಯಾಭಾವಾಜ್ಞಾನಮರಣವಿಮುಕ್ತಾಃ ।  
ಜೀವಪರಿಸಹಿಂ ಸಯಲ ಸಮ ಯದ್ವಾಪಿ ಸಂಸಾರಾವಸ್ಥಾಯಾಂ ವ್ಯವಹಾರೇಣೋಪಸಂಹಾರವಿಸ್ತಾರಂಯುಕ್ತತಾದ್ವೀ-  
ಹಮಾತ್ರಾ ಮುಕ್ತಾವಸಾಧಾಯಾಂ ತು ಕಿಂಚಿದಾಣಚರಮಶರೀರಪ್ರಮಾಣಾಸ್ತಧಾಪಿ ನಿಶ್ಚಯನಯೀನ  
ಲೋಕಾಕಾಶಪ್ರಮಿತಾಸಂಖ್ಯೀಯಪ್ರದೇಶಶಕ್ತಾನಿವೃದ್ಧಾಭಾವಾತ್ ಸ್ವಕೀಯ ಸ್ವಕೀಯ ಜೀವಪದೇಶ್ಯಃ ಸರ್ವೇ

### ಗಂಥ - ೬೨

ಅನ್ವಯಾಧರ :- [ಸಯಲವಿ] ಸಮಸ್ತ ಜೀವಗಳು [ಣಾಣ-ಮಯ] ಜ್ಞಾನಮಯವಿವೆ, [ಜಮ್ಮಣ-  
ಮರಣ-ವಿಮುಕ್ತಃ] ಜನ್ಮ-ಮರಣಗಳಿಂದ ವಿಮುಕ್ತವಿವೆ, [ಸಯಲ] ಎಲ್ಲ ಜೀವಗಳು [ಜೀವ-ಪರಿಸಹಿಂ]  
ಜೀವಪದೇಶಗಳಿಂದ [ಸಮ] ಸಮಾನವಿವೆ [ವಿ] ಮತ್ತು [ಸಯಲ] ಎಲ್ಲ ಜೀವಗಳು [ಸಗುಣಹಿಂ] ತಮ್ಮ  
ಗುಣಗಳ ಅಪೇಕ್ಷೆಯಿಂದ [ಏಕಃ] ಏಕವಿವೆ.

ಭಾವಾಧರ :- ‘ಜೀವಾ ಸಯಲ ವಿ ಣಾಣಮಯ’ ವ್ಯವಹಾರನಯದಿಂದ ಲೋಕಾಲೋಕಪ್ರಕಾಶಕ ಮತ್ತು ನಿಶ್ಚಯನಯದಿಂದ ನಿಜಶುದ್ಧಾತ್ಮನ ಗ್ರಹಣಮಾಡುವಂಥ ಯಾವ ಕೇವಲಜ್ಞಾನವಿದೆ ಆ ಜ್ಞಾನವು  
ವ್ಯವಹಾರನಯದಿಂದ ಕೇವಲಜ್ಞಾನಾವರಣಾದಿಂದ ಆವರಿಸಿದ್ದರೂ ಕೂಡ ಶುದ್ಧನಿಶ್ಚಯನಯದಿಂದ ಕೇವಲ  
ಜ್ಞಾನಾವರಣದ ಅಭಾವವಿರುವುದರಿಂದ ಪೂರ್ವೋಕ್ತ ಲಕ್ಷಣವುಳ್ಳ ಕೇವಲಜ್ಞಾನದಿಂದ ರಚನೆಗೊಂಡಿರುವುದರಿಂದ  
ಸಮಸ್ತ ಜೀವಗಳು ಜ್ಞಾನಮಯವಿವೆ, ‘ಜಮ್ಮಮರಣವಿಮುಕ್ತ’ ಅವು ವ್ಯವಹಾರನಯದಿಂದ ಜನ್ಮಮರಣಸಹಿತ  
ವಿದ್ವರೂ ಕೂಡ ನಿಶ್ಚಯನಯದಿಂದ ಒಂದು ಏತರಾಗ ನಿಜಾನಂದವೇ ರೂಪವಿರುವಂಥ ಸುಖಾಮೃತಮಯ-  
ವಿರುವುದರಿಂದ ಮತ್ತು ಅನಾದಿ ಅನಂತವಿರುವುದರಿಂದ ಮತ್ತು ಶುದ್ಧಾತ್ಸರೂಪದಿಂದ ವಿಲಕ್ಷಣವಾದ  
ಜನ್ಮ-ಮರಣಗಳನ್ನು ಉತ್ಪನ್ಮಾಡುವಂಥ ಕರ್ಮದ ಉದಯದ ಅಭಾವದಿಂದ ಜನ್ಮ-ಮರಣಗಳಿಂದ ರಹಿತವಿವೆ.

ಸಕಲಜೀವ ಜ್ಞಾನಮಯವಿದ್ದು ಜನ್ಮ-ಮರಣದಿವಿಮುಕ್ತವಿವೆ ।  
ಸಕಲಜೀವಪದೇಶದಿ ಸಮಮೇಣಾಕಲ ನಿಜಗುಣದಿ ಒಂದಿವೆ ॥೬೨॥

ಸಮಾನಾಃ । ಸಯಲ ವಿ ಸಗುಣಹಿಂ ಏಕ್ ಯದ್ಯಪಿ ವ್ಯವಹಾರೇಣಾವ್ಯಾಭಾಧಾನಂತಸುಖಾದಿಗುಣಾಃ ಸಂಸಾರಾವಸ್ಥಾಯಾಂ ಕರ್ಮರ್ಭಂಪಿತಾಸ್ತಿಪ್ರಂತಿ, ತಥಾಪಿ ನಿಶ್ಚಯೀನ ಕರ್ಮಾಭಾವಾತ್ ಸರ್ವೇಽಪಿ ಸ್ವಗುಣೈರೇಕಪ್ರಮಾಣಾಜತಿ । ಅತ್ಯ ಯದುಕ್ತಂ ಶುದ್ಧಾತ್ಮನಃ ಸ್ವರೂಪಂ ತದೇವೋಪಾದೇಯಮಿತಿ ತಾತ್ಪರ್ಯಮಾರ್ಪಾ ॥೬೨॥

ಅಥ ಜೀವಾನಾಂ ಜ್ಞಾನದರ್ಶನಲಕ್ಷಣಂ ಪ್ರತಿಪಾದಯತಿ-

ಜೀವಹ ಲಕ್ಷಣು ಜಿಣವರಹಿ ಭಾಸಿಲು ದಂಸಣ-ಣಾಣು ।

ತೇಣ ಇ ಕಿಜ್ಞಾಜ್ ಭೇಳು ತಹ ಜಜ್ ಮಣಿ ಜಾಲು ವಿಹಾಣು ॥೬೩॥

ಜೀವಾನಾಂ ಲಕ್ಷಣಂ ಜಿನವರ್ಯೇಃ ಭಾಸಿತಂ ದರ್ಶನಂ ಜ್ಞಾನಂ ।

ತೇನ ನ ಕ್ರಿಯತೇ ಭೇದಃ ತೇವಾಂ ಯದಿ ಮನಸಿ ಜಾತೋ ವಿಭಾತಃ ॥೬೪॥

ಜೀವಹಂ ಇತ್ಯಾದಿ । ಜೀವಹಂ ಲಕ್ಷಣು ಜಿಣವರಹಿಂ ಭಾಸಿಲು ದಂಸಣಣಾಣು ಯದ್ಯಪಿ ವ್ಯವಹಾರೇಣ ಸಂಸಾರಾವಸ್ಥಾಯಾಂ ಮತ್ಯಾದಿಜ್ಞಾನಂ ಚಕ್ಷುರಾದಿದರ್ಶನಂ ಜೀವಾನಾಂ ಲಕ್ಷಣಂ ಭವತಿ ತಥಾಪಿ ನಿಶ್ಚಯೀನ ಕೀವಲದರ್ಶನಂ ಕೀವಲಜ್ಞಾನಂ ಚ ಲಕ್ಷಣಂ ಭಾಸಿತಮಾರ್ಪಾ । ಕ್ಷೇಃ ಜಿನವರ್ಯೇಃ । ತೇಣ ಇ ಕಿಜ್ಞಾಜ್ ಭೇಳು ತಹಂ

‘ಜೀವ ಪರಿಸಹಿಂ ಸಯಲ ಸಮ’ ಸಂಸಾರ ಅವಸ್ಥೆಯಲ್ಲಿ ವ್ಯವಹಾರನಯದಿಂದ ಸಂಕೋಚ-ವಿಸ್ತಾರ-ಸಹಿತವಿರುವದರಿಂದ ದೇಹಮಾತ್ರವಿವೆ ಮತ್ತು ಮುಕ್ತ-ಅವಸ್ಥೆಯಲ್ಲಿ ಚರಮಶರೀರದಿಂದ ಕಿಂಬಿತೋನ್ಯಾನ ಶರೀರ ಪ್ರಮಾಣವಿದ್ದರೂ ಕೂಡ ನಿಶ್ಚಯನಯದಿಂದ ಲೋಕಾಕಾಶಪ್ರಮಾಣ ಅಸಂಖ್ಯಾತ ಪ್ರದೇಶಿಯಿವೆ, ಹಾನಿ-ವೃದ್ಧಿಗಳಿಲ್ಲದಿರುವುದರಿಂದ ತಮ್ಮ ತಮ್ಮ ಜೀವಪ್ರದೇಶಗಳಿಂದ ಸಮಸ್ತ ಜೀವಗಳು ಸಮಾನವಿವೆ.

‘ಸಯಲ ವಿ ಸಗುಣಹಿಂ ಏಕ್’ ವ್ಯವಹಾರನಯದಿಂದ ಅವ್ಯಾಭಾಧ, ಅನಂತಸುಖ ಮೊದಲಾದ ಗುಣಗಳು ಸಂಸಾರ ಅವಸ್ಥೆಯಲ್ಲಿ ಕರ್ಮಗಳಿಂದ ಆಚಾರ್ಯದಿತವಾಗಿದ್ದರೂ ಕೂಡ ಕರ್ಮಗಳ ಅಭಾವವಿರುವುದರಿಂದ ಸಮಸ್ತ ಜೀವಗಳು ತಮ್ಮ-ತಮ್ಮ ಗುಣಗಳಿಂದ ಸಮಾನವಾಗಿವೆ.

ಶುದ್ಧಾತ್ಮನ ಯಾವ ಸ್ವರೂಪ ಹೇಳಿದೆ ಅದು ಉಪಾದೇಯವಿದೆಯೆಂಬುದು ಇಲ್ಲಿನ ತಾತ್ಪರ್ಯವಿದೆ.

ಜ್ಞಾನ ದರ್ಶನಗಳು ಜೀವದ ಲಕ್ಷಣವಿವೆಯೆಂದು ಈಗ ಹೇಳುತ್ತಾರೆ,-

### ಗಾಢ - ೪

**ಅನ್ವಯಾಧರ್ :** - [ಜೀವಹಂ ಲಕ್ಷಣು] ಜೀವಗಳ ಲಕ್ಷಣವು [ದಂಸಣ-ಣಾಣು] ದರ್ಶನ ಮತ್ತು ಜ್ಞಾನವೆಂದು [ಜಿಣವರಹಿ ಭಾಸಿಲು] ಜಿನವರೇಂದ್ರರು ಹೇಳಿದ್ದಾರೆ [ತೇಣ] ಆದ್ದರಿಂದ [ಜಜ್] ಒಂದುವೇಳೆ [ಮಣಿ] ನಿನ್ನ ಮನಸ್ಸಿನಲ್ಲಿ [ವಿಹಾಣು ಜಾಲು] ಜ್ಞಾನರೂಪದ ಸೂರ್ಯನ ಉದಯವಾಗಿದ್ದರೆ [ತಹಂ ಭೇಳು ಇ ಕಿಜ್ಞಾಜ್] ಆ ಜೀವಗಳಲ್ಲಿ ಭೇದ ಮಾಡಬೇಡ. ಎಲ್ಲವನ್ನು ಸಮಾನವಾಗಿ ಕಾಣು.

ಜೀವಗಳ ಲಕ್ಷಣ ದರ್ಶನಜ್ಞಾನವೆಂದು ಜಿನವರ ಪೇಳ್ಳಿರು ।

ಅವುಗಳಲ್ಲಿ ಭೇದ ಮಾಡದಿರದರಿಂ ಮನದಲ್ಲಿ ವಿಭಾತವಾಗಿರೆ ॥೬೫॥

ತೇನ ಕಾರಣೇನ ವ್ಯವಹಾರೇಣ ದೇಹಭೇದೇರಿಗಿ ಕೇವಲಜ್ಞಾನದರ್ಶನರೂಪನಿಶ್ಚಯಲಕ್ಷಣೇನ ತೇಷಾಂ ನ ಕ್ರಿಯತೇ ಭೇದಃ । ಯದಿ ಕರ್ಮ । ಜಣ ಮಿಳಿ ಜಾಲು ವಿಹಾಣಿ ಯದಿ ಚೀನ್ನನಷಿ ವೀತರಾಗನಿವಿಕಲ್ಪ-ಸ್ವಂಪನೇದನಜ್ಞಾನಾದಿತ್ಯೋದಯೇನ ಜಾತಃ । ಕೋರಸೌ । ಪ್ರಭಾತಪರಮಯ ಇತಿ । ಅತ್ಯ ಯದ್ವಾಪಿ ಹೊಡತ-ವರ್ಣಕಾಲಕ್ಷಣಂ ಬಹುನಾಂ ಸುವರ್ಣಾನಾಂ ಮಧ್ಯೋ ಸಮಾನಂ ತಥಾಪೇಕ್ಷಿಸ್ತಿನ್ ಸುವರ್ಣೋ ಗೃಹಿತೇ ಶೇಷಸುವರ್ಣಾನಿ ಸಹೈವ ನಾಯಂತಿ । ಕಸ್ತಾತ್ । ಭಿನ್ನಭಿನ್ನಪ್ರದೇಶತಾತ್ । ತಥಾ ಯದ್ವಾಪಿ ಕೇವಲಜ್ಞಾನದರ್ಶನಲಕ್ಷಣಂ ಸಮಾನಂ ಸವರ್ಚಿವಾನಾಂ ತಥಾಪೇಕ್ಷಿಸ್ತಿನ್ ವಿವಕ್ಷಿತಜೀವೇ ಪ್ರಧಕ್ಕೃತೇ ಶೇಷಚಿವಾಸಹೈವ ನಾಯಾಂತಿ । ಕಸ್ತಾತ್ । ಭಿನ್ನಭಿನ್ನಪ್ರದೇಶತಾತ್ । ತೇನ ಕಾರಣೇನ ಜ್ಞಾಯತೇ ಯದ್ವಾಪಿಕೇವಲಜ್ಞಾನದರ್ಶನಲಕ್ಷಣಂ ಸಮಾನಂ ತಥಾಪಿ ಪ್ರದೇಶಭೇದೋರ್ಹಿತಿ ಭಾವಾರ್ಥಃ ॥೬॥

ಅಥ ಶುದ್ಧಾತ್ಮನಾಂ ಜೀವಜಾತಿರೂಪೇಕ್ಷೆಕತ್ತಂ ದರ್ಶಾಯತಿ-

**ಬಂಭಹ ಭುವಣ ವಸಂತಾಹ ಜೀ ಣವಿ ಭೇಣ ಕರಂತಿ ।**

**ತೇ ಪರಮಪ್ರ-ಪರ್ಯಾಸಯರ ಜೋಜಿಯ ವಿಮಲು ಮುಣಂತಿ ॥೭॥**

**ಭಾವಾರ್ಥ :**- ವ್ಯವಹಾರನಯದಿಂದ ಸಂಸಾರ-ಅವಸ್ಥೆಯಲ್ಲಿ ಮತಿ ಮೊದಲಾದ ಜ್ಞಾನಗಳು, ಚಕ್ಷು ಮೊದಲಾದ ದರ್ಶನಗಳು ಜೀವಗಳ ಲಕ್ಷಣವಾಗಿದ್ದರೂ ಕೂಡ ನಿಶ್ಚಯನಯದಿಂದ ಕೇವಲದರ್ಶನ ಮತ್ತು ಕೇವಲಜ್ಞಾನಗಳು ಜೀವಗಳ ಲಕ್ಷಣವಿವೆಯೆಂದು ಜಿನವರದೇವರು ಹೇಳಿದ್ದಾರೆ. ಆದ್ದರಿಂದ ಒಂದು ವೇಳೆ ನಿನ್ನ ಮನಸ್ಸಿನಲ್ಲಿ ವೀತರಾಗನಿವಿಕಲ್ಪ-ಸ್ವಂಪನೇದನರೂಪವಾದ ಸೂರ್ಯನ ಉದಯದಿಂದ ಪ್ರಭಾತದ ಸಮಯವಾಗಿದ್ದರೆ ವ್ಯವಹಾರನಯದಿಂದ ದೇಹಭೇದವಿದ್ದರೂ ಕೂಡ ಕೇವಲದರ್ಶನರೂಪದ ನಿಶ್ಚಯಲಕ್ಷಣದಿಂದ ಅವಗಳಲ್ಲಿ ಭೇದವನ್ನು ಮಾಡಲಾಗುವುದಿಲ್ಲ.

ಸಮಸ್ತ ಸುವರ್ಣದ ಹದಿನಾರಾಣ ಲಕ್ಷಣವು ಸಮಾನವಿದ್ದರೂ ಕೂಡ ಅದರೊಳಗಿಂದ ಕೆಲಪೋಂದು ಚಿನ್ನವನ್ನು ಗ್ರಹಣ ಮಾಡಿದರೆ ಉಲಿದ ಚಿನ್ನವು ಒಟ್ಟಿಗೆ ಬಂದುಬಿಡುವುದಿಲ್ಲ. ಏಕೆಂದರೆ ಸಮಸ್ತ ಚಿನ್ನದ ಪ್ರದೇಶಗಳು ಭಿನ್ನಭಿನ್ನವಿವೆ. ಅದೇ ರೀತಿಯಾಗಿ ಜೀವಗಳ ಜ್ಞಾನದರ್ಶನ ಲಕ್ಷಣವು ಸಮಾನವಿದ್ದರೂ ಕೂಡ ವಿವಕ್ಷಿತ ಜೀವವನ್ನು ಬೇರೆಯಾಗಿ ಗ್ರಹಣ ಮಾಡುವುದರಿಂದ ಉಲಿದ ಜೀವಗಳು ಒಟ್ಟಿಗೆ ಬಂದುಬಿಡುವುದಿಲ್ಲ. ಏಕೆಂದರೆ ಸಮಸ್ತ ಜೀವಗಳ ಪ್ರದೇಶಗಳು ಭಿನ್ನಭಿನ್ನವಿವೆ. ಆದುದರಿಂದ ಕೇವಲಜ್ಞಾನ ಮತ್ತು ಕೇವಲದರ್ಶನದ ಲಕ್ಷಣವು ಸಮಾನವಾಗಿದ್ದರೂ ಕೂಡ ಪ್ರದೇಶಭೇದವಿದೆಯೆಂದು ತಿಳಿದುಬರುತ್ತಿರುವುದು ಇಲ್ಲಿನ ಭಾವಾರ್ಥವಿದೆ.

ಜೀವಗಳ ಜಾತಿಯ ಅವೇಕ್ಷೆಯಿಂದ ಶುದ್ಧಾತ್ಮನ ಏಕತ್ವವಿದೆಯೆಂದು ಈಗ ದರ್ಶಿಸುತ್ತಾರೆ.

**ಗಾಢ - ೬**

**ಅನ್ನಯಾರ್ಥ :**- [ಜೋಜಿಯ] ಎಲ್ಲೆ ಯೋಗಿಯೇ ! ಅಥವಾ ಯೋಗಿಗಳೇ ! [ಭುವಣ ವಸಂತಾಹಂ] ಮೂರು ಲೋಕಗಳಲ್ಲಿ ವಾಸಿಸುವ [ಬಂಭಹಂ] ಶುದ್ಧ ಆತ್ಮರೂಗಳಲ್ಲಿ [ಜೀ] ಯಾರು ಶುದ್ಧ

ಮೂರುಲೋಕದಲ್ಲಿರುವ ಬೋಮ್ಮರಲ್ಲಿ ಭೇದ ಮಾಡದ ಜ್ಞಾನಗಳು ।

ಪರಮಾತ್ಮನು ಪ್ರಕಟಿಸುತ ವಿಮಲಾತ್ಮನನು ತಿಳಿವರೆಲೆಯೋಗಿ ॥೮॥

ಬ್ರಹ್ಮಾಂ ಭುವನೇ ವಸತಾಂ ಯೇ ಸ್ವೇ ಭೇದಂ ಕುರ್ವಂತಿ ।  
ತೇ ಪರಮಾತ್ಮಪ್ರಕಾಶಕರಾಃ ಯೋಗಿನಃ ವಿಮಲಂ ಮನ್ಯಂತೇ ॥೯॥

ಬಂಭಹಂ ಇತ್ಯಾದಿ । ಬಂಭಹಂ ಬಾಹ್ಯಃಃ ಶುದ್ಧಾತ್ಮನಃ । ಈಂ ಕುರ್ವಂತಃ । ಭುವಣ ವಸಂತಾಹಂ ಭುವನೇ ತ್ರಿಭುವನೇ ವಸಂತಃ ತಿಷ್ಟತಃ ಜೀ ಣಾವಿ ಭೇಳು ಕರಂತಿ ಯೇ ಸ್ವೇ ಭೇದಂ ಕುರ್ವಂತಿ । ಕೇನ । ಶುದ್ಧಸಂಗ್ರಹನಯೇನ ತೇ ಪರಮಪ್ರಪರ್ಯಾಸಯರ ತೇ ಜ್ಞಾನಿನಃ ಪರಮಾತ್ಮಸ್ವರೂಪಸ್ಯ ಪ್ರಕಾಶಕಾಃ ಸಂತ ಜೋಜಿಯ ಹೇ ಯೋಗಿನ್ ಅಥವಾ ಬಹುವಚನೇನ ಹೇ ಯೋಗಿನಃ । ಈಂ ಕುರ್ವಂತಿ । ವಿಮಲು ಮುಣಂತಿ ವಿಮಲಂ ಸಂಶಯಾದಿರಹಿತಂ ಶುದ್ಧಾತ್ಮಸ್ವರೂಪಂ ಮನ್ಯಂತೇ ಜಾನಂತಿತಿ । ತದ್ವಥಾ । ಯದ್ವಾಪಿ ಜೀವರಾಶ್ಚೇಕ್ಷಯಾ ತೇಷಾಮೇಕತ್ವಂ ಭಣ್ಯ ತೇ ತಥಾಪಿ ವ್ಯಕ್ತಪೇಕ್ಷಯಾ ಪ್ರದೇಶಭೇದೇನ ಭಿನ್ನತ್ವಂ ನಗರಸ್ಯ ಗೃಹಾದಿಪ್ರಯಾದಿಭೇದಪತ್ರ । ಕೆಶಿಧಾಹ । ಯಭ್ಯೇಕೋಽಪಿ ಚಂದ್ರಮಾ ಬಹುಜಲಫಲಾಟೀಷು ಭಿನ್ನಭಿನ್ನರೂಪೇಣ ದೃಶ್ಯ ತೇ ತಭ್ಯೇಕೋಽಪಿ ಜೀವೋ ಬಹುಶರೀರೇಷು ಭಿನ್ನಭಿನ್ನರೂಪೇಣ ದೃಶ್ಯತ ಇತಿ । ಪರಿಹಾರಮಾಹ । ಬಹುಷು ಜಲಫಲಾಟೀಷು ಚಂದ್ರಕಿರಣೋಪಾದಿ ವಶೇನ ಜಲಪ್ರದಲಾ ಏವ ಚಂದ್ರಾಕಾರೇಣ ಪರಿಣಾತಾ ನ ಬಾಕಾಶಸ್ಥ-ಚಂದ್ರಮಾಃ । ಅತ್ಯ ದೃಷ್ಟಾಂತಮಾಹ । ಯಥಾ ದೇವದತ್ತಮುಖೋಪಾದಿವಶೇನ ನಾನಾದರ್ಶಾನಾಂ ಪ್ರದಲಾ ಏವ ನಾನಾಮುಖಾಕಾರೇಣ ಪರಿಣಾಮಂತಿ ನ ಚ ದೇವದತ್ತಮುಖಂ ನಾನಾರೂಪೇಣ ಪರಿಣಾಮತಿ । ಯದಿ ಪರಿಣಾಮತಿ ತದಾ ದರ್ಶಣಾಷಂ ಮುಖಪ್ರತಿಬಿಂಬಂ ಜೀತನತ್ವಂ ಪ್ರಾಪ್ತೋಽತಿ, ನ ಚ ತಥಾ, ತಭ್ಯೇಕ ಚಂದ್ರಮಾ ಅಪಿ ನಾನಾರೂಪೇಣ ನ ಪರಿಣಾಮತೀತಿ । ಈಂ ಚ ನಷ್ಟಿಕೋ ಬ್ರಹ್ಮನಾಮಾ ಕೋಽಪಿ ದೃಶ್ಯ ತೇ ಪ್ರತ್ಯೇಣಾ ಯಶ್ಚಂದ್ರವನಾನಾರೂಪೇಣ ಭವಿಷ್ಯತಿ ಇತ್ಯಭಿಪ್ರಾಯಃ ॥೯॥

ಸಂಗ್ರಹನಯದಿಂದ [ಭೇಳು ಣಾವಿ ಕರಂತಿ] ಭೇದ ಮಾಡುವುದಿಲ್ಲ [ತೇ] ಆ ಜ್ಞಾನಿಗಳು [ಪರಮಪ್ರಪರ್ಯಾಸಯರ] ಪರಮಾತ್ಮಸ್ವರೂಪದ ಪ್ರಕಾಶಮಾಡುತ್ತ [ವಿಮಲು] ನಿಮ್ಮಲ ಎಂದರೆ ಸಂಶಯ ಮೊದಲಾದವುಗಳಿಂದ ರಹಿತರಾಗಿ ಶುದ್ಧಾತ್ಮಸ್ವರೂಪವನ್ನು [ಮುಣಂತಿ] ತಿಳಿಯುತ್ತಾರೆ.

**ಭಾಷಾಭಿಧಾರಣೆ :-** ಯಾವ ಪ್ರಕಾರ ನಗರದ ಮನೆ ಮೊದಲಾದವು ಮತ್ತು ಪ್ರರುಷ ಮೊದಲಾದವರು ತಮ್ಮ ಜಾತಿಯ ಅಪೇಕ್ಷೆಯಿಂದ ಏಕತೆಯಿದ್ದರೂ ಕೂಡ ವ್ಯಕ್ತಿಯ ಅಪೇಕ್ಷೆಯಿಂದ ಅವರಲ್ಲಿ ಭಿನ್ನತೆಯಿದೆ. ಅದೇ ಪ್ರಕಾರ ಒಂದುವೇಳೆ ಜೀವರಾಶಿಯ ಅಪೇಕ್ಷೆಯಿಂದ ಅದರಲ್ಲಿ ಏಕತೆಯನ್ನು ಹೇಳಿದ್ದರೂ ಕೂಡ ವ್ಯಕ್ತಿಯ ಅಪೇಕ್ಷೆಯಿಂದ ಪ್ರದೇಶ ಭೇದದಿಂದ ಅವರಲ್ಲಿ ಭಿನ್ನತೆಯಿದೆ.

ಯಾವ ಪ್ರಕಾರ ಚಂದ್ರನು ಒಬ್ಬನಿದ್ದರೂ ಕೂಡ ಅವನು ನೀರಿನಿಂದ ತುಂಬಿದ ಅನೇಕ ಕೊಡಗಳಲ್ಲಿ ಭಿನ್ನಭಿನ್ನರೂಪದಿಂದ ಕಂಡುಬರುತ್ತಾನೆ ಅದೇ ಪ್ರಕಾರ ಜೀವನು ಒಬ್ಬನಿದ್ದರೂ ಕೂಡ ಅನೇಕ ಶರೀರಗಳಲ್ಲಿ ಭಿನ್ನಭಿನ್ನರೂಪದಿಂದ ಕಂಡು ಬರುತ್ತಾನೆಂದು ಕೆಲವರು ಹೇಳುತ್ತಾರೆ. ಅದಕ್ಕೆ ಶ್ರೀಗುರುಗಳು ಉತ್ತರ ಹೇಳುತ್ತಾರೆ- ನೀರಿನಿಂದ ತುಂಬಿದ ಅನೇಕ ಕೊಡಗಳಲ್ಲಿ ಚಂದ್ರನ ಕಿರಣಗಳ ಉಪಾಧಿಯ ವಶದಿಂದ ನೀರಿನ ಜಾತಿಯ ಪ್ರದಲಗಳೇ ಚಂದ್ರನ ಆಕಾರದಿಂದ ಪರಿಣಾಮಿಸಿವೆ, ಆದರೆ ಆಕಾಶದಲ್ಲಿರುವ ಚಂದ್ರನು ಪರಿಣಾಮಿಸಿಲ್ಲ. ಇಲ್ಲಿ ದೃಷ್ಟಾಂತದಿಂದ ತಿಳಿಸಿಕೊಡುತ್ತಾರೆ. ಯಾವ ಪ್ರಕಾರ ದೇವದತ್ತನ ಮುಖದ ಉಪಾಧಿಯ ವಶದಿಂದ ಅನೇಕ ಕನ್ನಡಿಗಳ ಪ್ರದಲಗಳೇ ಮುಖದ ಅನೇಕ ಆಕಾರರೂಪದಿಂದ ಪರಿಣಾಮಿಸಿವೆ, ಆದರೆ ದೇವದತ್ತನ ಮುಖವು ಅನೇಕ ರೂಪದಿಂದ (ಅನೇಕ ಆಕಾರಗಳರೂಪದಿಂದ) ಪರಿಣಾಮಿಸುವುದಿಲ್ಲ. ಆ ದೇವದತ್ತನ ಮುಖವು ಅನೇಕ

ಅಥ ಸರ್ವಜೀವವಿಷಯೇ ಸಮದರ್ಶಿತ್ವಂ ಮುಕ್ತಿಕಾರಣಮಿತಿ ಪ್ರಕಟಯತಿ-  
ರಾಯ-ದೋಸ ಬೇ ಪರಿಹರಿವಿ ಜೇ ಸಮ ಜೀವ ಜೀಯಂತಿ ।  
ತೇ ಸಮ-ಭಾವಿ ಪರಿಟ್ಯಿಯಾ ಲಹು ಜೀವಾನು ಲಹಂತಿ ॥೧೦೦॥

ರಾಗದ್ವೈಷಾ ದ್ವಾ ಪರಿಹೃತ್ಯ ಯೇ ಸಮಾನ್ ಜೀವಾನ್ ಪಶ್ಯಂತಿ ।  
ತೇ ಸಮಭಾವೇ ಪ್ರತಿಷ್ಠಿತಾಃ ಲಘು ನಿವಾಣಂ ಲಭಂತೇ ॥೧೦೦॥

ರಾಯ ಇತ್ಯಾದಿ [ಪದವಿಂಡನಾರೂಪೇಣ ವ್ಯಾಖ್ಯಾನಂ ಕ್ರಿಯತೇ : ರಾಯದೋಸ ಬೇ ಪರಿಹರಿವಿ ಏತರಾಗ-ನಿಜಾನಂದೈಕಸ್ವರೂಪಸ್ವಶ್ಚಾದಾತ್ಮದ್ವಿಷಭಾವನಾವಿಲಕ್ಷಣೈ ರಾಗದ್ವೈಷಾ ಪರಿಹೃತ್ಯ ಜೇ ಯೇ ಕೇಳನ ಸಮ ಜೀವ ಜೀಯಂತಿ ಸರ್ವಸಾಧಾರಣಕೇವಲಜ್ಞಾನದರ್ಶನಲಕ್ಷಣೈನ ಸಮಾನಾನ್ ಸದೃಶಾನ್ ಜೀವಾನ್ ನಿಗ್ರಜ್ಞಂತಿ ಜಾನಂತಿ ತೇ ತೇ ಪುರುಷಾಃ | ಕಥಂಭೂತಾಃ | ಸಮಭಾವಿ ಪರಿಟ್ಯಿಯಾ ಜೀವಿತಮರಣಲಾಭಾಲಾಭ-ಸುಖಿದುಃಖಾದಿಸಮತಾಭಾವನಾರೂಪೇಸಮಭಾವೇ ಪ್ರತಿಷ್ಠಿತಾಃ ಸಂತಃ ಲಹು ಜೀವಾನು ಲಹಂತಿ ಲಘು ಶೀಷ್ಯಂ ಆತ್ಮಂತಿಕಸ್ವಭಾವೈಕಾಚಿಂತ್ಯಾದ್ಭುತಕೇವಲಜ್ಞಾನಾದಿಗುಣಾಸ್ವದಂ ನಿವಾಣಂ ಲಭಂತ ಇತಿ | ಅತೇದಂ ವ್ಯಾಖ್ಯಾನಂ ಜ್ಞಾತಾಽರಾಗದ್ವೈಷಾ ತ್ವಕ್ತಾಽಚ ಶುದ್ಧಾತ್ಮಾನುಭೂತಿರೂಪಾ ಸಮಭಾವನಾ ಕರ್ತವ್ಯೇತ್ವಭಿಷ್ಣಾಯಃ ॥೧೦೦॥

ಆಕಾರರೂಪದಿಂದ ಪರಿಣಮಿಸುತ್ತಿದ್ದರೆ ಕನ್ನಡಿಯಲ್ಲಿರುವ ಮುಖಿದ ಪ್ರತಿಬಿಂಬವು ಜೀತನತೆಗೆ ಪ್ರಾಪ್ತವಾಗುವುದು, ಆದರೆ ಹಾಗಾಗುವುದಿಲ್ಲ. ಅದೇ ಪ್ರಕಾರ ಒಬ್ಬ ಚಂದ್ರನು ಕೂಡ ಅನೇಕ ರೂಪದಿಂದ ಪರಿಣಮಿಸುವುದಿಲ್ಲ.

ಮತ್ತು ಒಬ್ಬ ಬ್ರಹ್ಮನಾಮದ ಯಾವನೋ ಓರ್ವನು ಪ್ರತ್ಯಕ್ಷಾವಾಗಿ ಜೀವಗಳಲ್ಲಿ ಬರುವುದಿಲ್ಲ ಎಂದರೆ ಅವನು ಚಂದ್ರನಹಾಗೆ ಅನೇಕರೂಪದಿಂದ ಆಗುವುದಿಲ್ಲವೆಂಬುದು ಇಲ್ಲಿನ ಅಭಿಪ್ರಾಯವಿದೆ.

ಸಮಸ್ತ ಜೀವಗಳಲ್ಲಿ ಸಮದರ್ಶಿತ್ವವು ಅದು ಮುಕ್ತಿಯ ಕಾರಣವಿದೆಯೆಂದು ಈಗ ಪ್ರಕಟಪಡಿಸುತ್ತಾರೆ,-

### ಗಾಥೆ - ೧೦೦

ಅನ್ವಯಾಧ್ಯ : - [ಜೇ] ಯಾರು [ರಾಯ-ದೋಸ ಬೇ] ರಾಗ ಮತ್ತು ದ್ವೈಷ ಎರಡನ್ನು [ಪರಿಹರಿವಿ] ತ್ಯಾಗ ಮಾಡಿ [ಜೀವ ಸಮ] ಸಮಸ್ತ ಜೀವಗಳನ್ನು ಸಮಾನವಾಗಿ [ಜೀಯಂತಿ] ನೋಡುತ್ತಾರೆ-ತಿಳಿಯುತ್ತಾರೆ [ತೇ] ಆ ಪುರುಷರು [ಸಮ-ಭಾವಿ ಪರಿಟ್ಯಿಯಾ] ಸಮಭಾವದಲ್ಲಿ ಇದ್ದುಭಿಡುತ್ತ [ಲಹು] ಶೀಷ್ಯದಲ್ಲಿಯೇ [ಜೀವಾನು ಲಹಂತಿ] ನಿವಾಣವನ್ನು ಪಡೆಯುತ್ತಾರೆ.

ಭಾವಾಧ್ಯ : - ಯಾರು ಒಂದು ಏತರಾಗ ನಿಜಾನಂದ ಸ್ವರೂಪವಿರುವಂಥ ಶುದ್ಧಾತ್ಮದ್ವಿಷಾದ ಭಾವನೆಯಿಂದ ವಿಲಕ್ಷಣವಾದ ರಾಗ-ದ್ವೈಷಗಳನ್ನು ಬಿಟ್ಟಕೊಟ್ಟ ಜೀವಗಳನ್ನು ಸರ್ವಸಾಧಾರಣ ಕೇವಲಜ್ಞಾನ ಮತ್ತು ಕೇವಲದರ್ಶನ ಲಕ್ಷಣದಿಂದ ಸಮಾನಸದೃಶ ತಿಳಿಯುತ್ತಾರೆ ಆ ಪುರುಷರು ಜೀವನ-ಮರಣ, ಲಾಭ-ಹಾನಿ,

ಜೀವಗಳ ಸಮಾನ ನೋಷನ್ನು ರಾಗ-ದ್ವೈಷವೆರಡನು ತೆಜಿಸುವನು ।  
ಅವನು ಸಮಭಾವದಲ್ಲಿರುತ ಶೀಷ್ಯದಲ್ಲಿ ನಿವಾಣ ಪಡೆಯುವನು ॥೧೦೦॥

ಅಥ ಸರ್ವಾಚೀವಸಾಧಾರಣಂ ಕೇವಲಜ್ಞಾನದರ್ಶನಲಕ್ಷಣಂ ಪ್ರಕಾಶಯತಿ-

ಜೀವಹ ದಂಸಣು ಕಾಣು ಜಿಯ ಲಕ್ಷಣು ಜಾಣಿ ಜೋ ಜಿ ।

ದೇಹ-ವಿಭೇದ ಭೇಲು ತಹಂ ಕಾಣಿ ಕಿ ಮಣಿ ಇ ಸೋ ಜಿ ॥೧೦೧॥

ಜೀವಾನಾಂ ದರ್ಶನಂ ಜ್ಞಾನಂ ಜೀವ ಲಕ್ಷಣಂ ಜಾನಾತಿ ಯ ಏವ ।

ದೇಹವಿಭೇದೇನ ಭೇದಂ ತೇವಾಂ ಜ್ಞಾನೀ ಕಿಂ ಮನ್ಯತೇ ತಮೇವ ॥೧೦೨॥

ಜೀವಹಂ ಇತ್ಯಾದಿ । ಜೀವಹಂ ಜೀವಾನಾಂ ದಂಸಣು ಕಾಣು ಜಗತ್ಯಯಕಾಲತ್ಯಯವರ್ತಿಸಮಸ್ತ-  
ದೃವ್ಯಗುಣಪರ್ಯಾಯಾಣಾಂ ಕುಮಕರಣವ್ಯವಧಾನರಹಿತತ್ವೇನ ಪರಂಭೂತಿಸಮರ್ಥಂ ವಿಶುದ್ಧದರ್ಶನಂ ಜ್ಞಾನಂ ಚೀ  
ಜಿಯ ಹೇ ಜೀವ ಲಕ್ಷಣು ಜೋ ಜಿ ಲಕ್ಷಣಂ ಜಾನಾತಿ ಯ ಏವ ದೇಹ ವಿಭೇದಂ ಭೇಲುತಹಂ ದೇಹಹಿಭೇದೇನ  
ಭೇದಂ ತೇವಾಂ ಜೀವಾನಾಂ, ದೇಹೋದ್ಭವವಿಷಯಸುಖರಸಾಶ್ವದವಿಲಕ್ಷಣಶುದ್ಧಾತ್ಮಭಾವನಾರಹಿತೇನ ಜೀವೇನ  
ಯಾನ್ಯಪಾರ್ಬತಾನಿ ಕರ್ಮಾಣಿ ತದುದಯೀನೋತ್ಪನ್ನೇನ ದೇಹಭೇದೇನ ಜೀವಾನಾಂ ಭೇದಂ ಕಾಣಿ ಕಿ ಮಣಿಇ  
ವಿಶಿಂತಾಗಂಸ್ವಂಪೇದನಜ್ಞಾನೀ ಕಿಂ ಮನ್ಯತೇ । ಸ್ವೇವ । ಕರ್ಮ । ಸೋ ಜಿ ತಮೇವ ಪೂರ್ವೋಕ್ತಂ ದೇಹಭೇದಮಿತಿ ।

ಸುಖ-ದುಃখ ಮೊದಲಾದವಗಳಲ್ಲಿ ಸಮತಾಭಾವನಾರೂಪದಿಂದ ಸಮಭಾವದಲ್ಲಿರುತ್ತ ಶಿಷ್ಟವಾಗಿ ಆತ್ಮಂತಿಕ  
ಒಂದು ಸ್ವಭಾವರೂಪ ಅಚಿಂತ್ಯ, ಅದ್ವಿತ ಕೇವಲಜ್ಞಾನ ಮೊದಲಾದ ಅನಂತಗುಣಗಳ ಸಾನವಾದಂಥ  
ನಿವಾರಣಾವನ್ನ ಪಡೆಯುತ್ತಾರೆ.

ಈ ಕಥನವನ್ನ ತಿಳಿದುಕೊಂಡು ಮತ್ತು ರಾಗ-ದ್ವೇಷಗಳನ್ನ ತ್ಯಾಗಮಾಡಿ ಶುದ್ಧಾತ್ಮನ ಅನುಭೂತಿ  
ರೂಪವಾದ ಸಮಭಾವನೆಯನ್ನ ಮಾಡಬೇಕೆಂಬುದು ಇಲ್ಲಿನ ಅಭಿಪ್ರಾಯವಿದೆ.

ಕೇವಲದರ್ಶನ ಮತ್ತು ಕೇವಲಜ್ಞಾನಗಳು ಸಮಸ್ತ ಜೀವಗಳ ಸಾಧಾರಣ (ಸಾಮಾನ್ಯ) ಲಕ್ಷಣವಿವರೆಯಿಂದ  
ಈಗ ಪ್ರಕಟಮಾಡುತ್ತಾರೆ,-

### ಗಾಢ - ೧೦೧

**ಅನ್ನಯಾಧರ :-** [ಜಿಯ] ಎಲ್ಲೆ ಜೀವನೇ ! [ದಂಸಣು-ಕಾಣು] ವಿಶುದ್ಧದರ್ಶನ ಮತ್ತು ವಿಶುದ್ಧ  
ಜ್ಞಾನವು [ಜೀವಹಂ ಲಕ್ಷಣು] ಜೀವಗಳ ಲಕ್ಷಣವಿದೆಯಿಂದು [ಜೋ ಜಿ ಜಾಣಿ] ಯಾರು ತಿಳಿಯುತ್ತಾರೆ  
[ಸೋ ಜಿ ಕಾಣಿ] ಅದೇ ಜ್ಞಾನಿಗಳು [ದೇಹ-ವಿಭೇದಂ] ದೇಹದ ಭೇದದಿಂದ [ತಹಂ ಭೇಲು] ಆ ಜೀವಗಳಲ್ಲಿ  
ಭೇದ [ಮಣಿ ಇ ಕಿ] ಮನ್ಯಸುತ್ತಾರೇನು ? (ಎಂದೂ ಮನ್ಯಸುವುದಿಲ್ಲ.)

**ಭಾವಾಧರ :-** ಮೂರುಲೋಕ ಮತ್ತು ಶ್ರಿಕಾಲವರ್ತಿಯಾದ ಸಮಸ್ತದೃವ್ಯ-ಗುಣ-ಪರ್ಯಾಯಗಳನ್ನು  
ಕ್ರಮ, ಕಾರಣ ಮತ್ತು ವ್ಯವಧಾನರಹಿತವಾಗಿ ನೋಡುವಲ್ಲಿ-ತಿಳಿಯುವಲ್ಲಿ ಸಮರ್ಥವಾದಂಥ ವಿಶುದ್ಧದರ್ಶನ

ಜೀವಗಳ ಲಕ್ಷಣ ದರ್ಶನಜ್ಞಾನವೆಂದು ತಿಳಿಯುವ ಜ್ಞಾನಿ ।

ಜೀವಗಳ ಭೇದವನು ದೇಹಭೇದದಿಂದ ಮಾಡುವನೆ ಎಲೆ ಜೀವ ॥೧೦೧॥

ಅತ್ಯ ಯೇ ಕೇಂಡನ ಬ್ರಹ್ಮದ್ವೈತವಾದಿನೋ ನಾನಾಚೀವಾನ್ ಮನ್ಯಂತೇ ತಸ್ಯತೇನ ವಿವಿಷ್ಟಿತ್ಯ ಕಚೀವಸ್ಯ ಜೀವಿತಮರಣ-  
ಸುಖದುಃಖಾದಿಕೇ ಜಾತೇ ಸರ್ವಾಚೀವಾನಾಂ ತಸ್ಯಿನೇವ ಕ್ಷಣೀ ಜೀವಿತಮರಣಸುಖದುಃಖಾದಿಕಂ ಪ್ರಾಪ್ಯೋತಿ ।  
ಕಸ್ಯಾದಿತಿ ಚೀತ್ । ಏಕಚೀವತ್ತಾದಿತಿ । ನ ಚ ತಥಾ ದೃಷ್ಟಿತೇ ಇತಿ ಭಾವಾಧಃ ॥೧೦೧॥

ಅಥ ಜೀವಾನಾಂ ನಿಶ್ಚಯಿನಯೀನ ಯೋಽಸೌ ದೇಹಭೇದೇನ ಭೇದಂ ಕರೋತಿ ಸ ಜೀವಾನಾಂ  
ದರ್ಶನಭಾನಚಾರಿತ್ರಲಕ್ಷಣಂ ನ ಜಾನಾತೀತಾಭಿಪ್ರಾಯಂ ಮನಸಿ ಧೃತ್ಯಾ ಸೂತ್ರಮಿದಂ ಕಫಯತಿ-  
ದೇಹ-ವಿಭೇಯಿಜಿ ಜೀ ಕುಣಿಜಿ ಜೀವ ಇ ಭೇಲು ವಿಚಿತ್ರು ।  
ಸೋ ಇವಿ ಲಕ್ಷಣ ಮುಣಿಜಿ ತಸ ದಂಸಣ ಖಾಣ ಚರಿತ್ರು ॥೧೦೨॥

ದೇಹವಿಭೇದೇನ ಯಃ ಕರೋತಿ ಜೀವಾನಾಂ ಭೇದಂ ವಿಚಿತ್ರಮ್ ।  
ಸ ಸ್ಯೇವ ಲಕ್ಷಣಂ ಮನುತೇ ತೇಷಾಂ ದರ್ಶನಂ ಜ್ಞಾನಂ ಚಾರಿತ್ರಮ್ ॥೧೦೩॥

ದೇಹ ಇತ್ಯಾದಿ । ದೇಹವಿಭೇಯಿಜಿಂ ದೇಹಮಮತ್ವಮೂಲಭೂತಾನಾಂ ಖ್ಯಾತಿಪ್ರಾಜಾಲಾಭಸ್ವರೂಪಾ-  
ದೀನಾಂ ಅಪಧ್ಯಾನಾನಾಂ ವಿಪರೀತಸ್ಯ ಸ್ವಾಶ್ಚಾರ್ಯಾನಾಂ ಸಾಭಾವೇ ಯಾನಿ ಕೃತಾನಿ ಕರ್ಮಾಣಿ ತದುದಯಜನಿತೇನ

ಮತ್ತು ವಿಶುದ್ಧಜ್ಞಾನವು ಜೀವಗಳ ಲಕ್ಷಣವಿದೆಯೆಂದು ಯಾರು ತಿಳಿಯುತ್ತಾರೆ ಅವರು ವೀತರಾಗಸ್ವಂವೇದನವುಳ್ಳ  
ಜ್ಞಾನಿಗಳು ದೇಹದಿಂದ ಉಧಾರಿಸುವ ವಿಷಯಸುಖಿರಸದ ಆಸ್ಥಾದದಿಂದ ವಿಲಕ್ಷಣಾದ ಶುದ್ಧಾತ್ಮನ ಭಾವನೆಯಿಂದ  
ರಹಿತವಾದ ಜೀವಗಳು ಸ್ವಯಂ ಉಪಾಜೀಕಿದ ಕರ್ಮಗಳ ಉದಯದಿಂದ ಉತ್ಸಂಪಾದ ದೇಹ ಭೇದದಿಂದ  
ಜೀವಗಳ ಭೇದವನ್ನ ಮನ್ಯಸುತ್ತಾರೇನು ? ಎಂದೂ ಮನ್ಯಸುವುದಿಲ್ಲ.

ಕೆಲ ಬ್ರಹ್ಮದ್ವೈತವಾದಿಗಳು (ವೇದಾಂತಿಗಳು) ಅನೇಕ ಜೀವಗಳನ್ನ ಮನ್ಯಸುವುದಿಲ್ಲ ಮತ್ತು ಒಂದೇ  
ಜೀವವನ್ನ ಮನ್ಯಸುತ್ತಾರೆ, ಆದರೆ ಅವರ ಈ ಮಾತು ಪ್ರಮಾಣಾವಿಲ್ಲ. ಏಕೆಂದರೆ ಅವರ ಮತಾನುಷಾರ ‘ಒಂದೇ  
ಜೀವವನ್ನ’ ಮನ್ಯಸಿದರೆ ಮಹಾನ ದೋಷವು ಬರುತ್ತದೆ. ಅವರ ಮತದ ಅನುಷಾರ ವಿವಿಷ್ಟಿತ ಒಂದು ಜೀವಕ್ಕಿ  
ಜೀವನ-ಮರಣ-ಸುಖ-ದುಃಖಾದರೆ ಎಲ್ಲ ಜೀವಗಳಿಗೆ ಅದೇ ಕ್ಷಣಾದಲ್ಲಿ ಜೀವನ-ಮರಣ-ಸುಖ -  
ದುಃಖಾದಿಗಳು ಆಗಬೇಕಾಗುವುದು. ಏಕೆಂದರೆ ಅವರ ಮತದಲ್ಲಿ ‘ಒಂದೇ ಜೀವವಿದೆ’ಯೆಂಬ ಮನ್ಯಣೆಯಿದೆ.  
ಆದರೆ ಹಾಗೆ ಇಲ್ಲಿ ಕಂಡು ಬರುವುದಿಲ್ಲ. (ಒಂದೇ ಜೀವಕ್ಕಿ ಜೀವನ-ಮರಣಾದಿಗಳಾದರೆ ಎಲ್ಲವುಗಳಿಗೆ  
ಜೀವನ-ಮರಣಗಳಾಗುವುದು ಕಂಡು ಬರುವುದಿಲ್ಲ)ವಂಬುದು ಇಲ್ಲಿನ ಭಾವಾಧಾರಿದೆ.

ನಿಶ್ಚಯಿನಯಿದಿಂದ ಯಾರು ದೇಹದ ಭೇದದಿಂದ ಜೀವಗಳ ಭೇದ ಮಾಡುತ್ತಾರೆ ಅವರು ಜೀವಗಳ  
ದರ್ಶನಭಾನಚಾರಿತ್ರಲಕ್ಷಣವನ್ನ ತಿಳಿಯುವುದಿಲ್ಲವೆಂಬ ಅಭಿಪ್ರಾಯವನ್ನ ಮನಸ್ಸಿನಲ್ಲಿಟ್ಟುಕೊಂಡು ಈಗ ಈ  
ಗಾಧಾ ಸೂತ್ರವನ್ನ ಹೇಳುತ್ತಾರೆ,-

ಜೀವಗಳ ಅನೇಕ ಭೇದವನು ದೇಹದ ಭೇದದಿಂದ ಮಾಡುವರು ।  
ಅವರು ಜೀವದಲಕ್ಷಣ ದರ್ಶನಭಾನಚಾರಿತ್ರವೆಂದರಿಯರು ॥೧೦೪॥

ದೇಹಭೇದೇನ ಜೋ ಕುಣಿಜ ಯಃ ಕರೋತಿ | ಕರ್ಮ | ಜೀವಹಂ ಭೇಳು ವಿಚಿತ್ರ ಜೀವಾನಾಂ ಭೇದಂ ವಿಚಿತ್ರಂ ನರನಾರಕಾದಿದೇಹರೂಪಂ ಸೋ ಣಿವಿ ಲಕ್ಷಣು ಮುಣಿಜ ತಹಂ ಸ ಸೈವ ಲಕ್ಷಣಂ ಮನುತೇ ತೇವಾಂ ಜೀವಾನಾಮ್ | ಕಿಂಲಕ್ಷಣಮ್ | ದಂಸಣು ಕಾಣು ಚರಿತ್ರ ಸಮ್ಗೃಹನಜ್ಞಾನಚಾರಿತ್ರಮಿತಿ | ಅತ್ಯನಿಶ್ಚಯೀನ ಸಮ್ಗೃಹನಜ್ಞಾನಚಾರಿತ್ರಲಕ್ಷಣಾನಂ ಜೀವಾನಾಂ ಬ್ರಹ್ಮಣಕ್ಷತ್ರಯವೈಶ್ವಾಂಜಾಲಾದಿದೇಹಭೇದಂ ದೃಷ್ಟಿರಾಗದ್ವೇಷೌ ನ ಕರ್ತವ್ಯಾವಿತಿ ತಾತ್ಪರ್ಯಮ್ ||೧೦೭||

ಅಥ ಶರೀರಾಂ ಬಾದರಸೊಕ್ಕಾಗ್ನಿ ವಿಧಿವಶೇನ ಭವಂತಿ ನ ಚ ಜೀವಾ ಇತಿ ದರ್ಶಯತಿ-

ಅಂಗಜ ಸುಹುಮಿಜ ಬಾದರಜ ವಿಹಿ-ವಸಿ ಹೋಂತಿ ಜೇ ಬಾಲ |

ಚಯ ಪ್ರಣಿ ಸಯಲ ವಿ ತಿತ್ತಡಾ ಸವ್ವತ್ತ ವಿ ಸಯ-ಕಾಲ ||೧೦೮||

ಅಂಗಾನಿ ಸೊಕ್ಕಾಗ್ನಿ ಬಾದರಾಂ ವಿಧಿವಶೇನ ಭವಂತಿ ಯೇ ಬಾಲಾಃ |

ಜೀವಾಃಪುನಃ ಸಕಲಾ ಅಪಿ ತಾವಂತಃ ಸರ್ವತಾಪಿ ಸದಾಕಾಲೇ ||೧೦೯||

ಅಂಗಜಂ ಇತ್ಯಾದಿ ಪದವಿಂಡನಾರೂಪೇಣ ವ್ಯಾಖ್ಯಾನಂ ಕ್ರಿಯತೇ | ಅಂಗಜಂ ಸುಹುಮಿಜಂ ಬಾದರಜಂ ಅಂಗಾನಿ ಸೊಕ್ಕಾಗ್ನಿ ಬಾದರಾಂ ಜೀವಾನಾಂ ವಿಹಿವಸಿಂ ಹೋಂತಿ ವಿಧಿವಶಾಧ್ವವಂತಿ ಅಂಗೋದ್ಭವವಂಚೇಂದ್ರಿಯ-ವಿಪಯಾಕಾಂಕ್ಷಾಮೂಲಭೂತಾನಿ ದೃಷ್ಟಿರ್ತಾನುಭೂತಿಭೋಗವಾಂಭಾರೂಪನಿದಾನಬಂಧಾದೀನಿ ಯಾನ್ಯಾಪ-

### ಗಾಥ - ೧೦೯

**ಅನ್ವಯಾಭರ್ತ :-** [ಜೋ] ಯಾರು [ದೇಹ-ವಿಭೇದಿಯಜಂ] ದೇಹದ ಭೇದದಿಂದ [ಜೀವಜಂ] ಜೀವಗಳಲ್ಲಿ [ವಿಚಿತ್ರ ಭೇಳು ಕುಣಿಜ] ಅನೇಕ ಭೇದ ಮಾಡುತ್ತಾರೆ [ಸೋ] ಅವರು [ದಂಸಣು ಕಾಣು ಚರಿತ್ರ] ದರ್ಶನ, ಜ್ಞಾನ, ಚಾರಿತ್ರಗಳನ್ನು [ತಣಂ ಲಕ್ಷಣು] ಜೀವಗಳ ಲಕ್ಷಣವೆಂದು [ಣಿವಿ ಮುಣಿಜ] ತಿಳಿಯುವುದಿಲ್ಲ.

**ಭಾವಾಭರ್ತ :-** ದೇಹದ ಮಮತೆಯ ಮೂಲಕಾರಣವಾಗಿ ಆ ಖ್ಯಾತಿ-ಪ್ರಾಜೆ-ಲಾಭಸ್ಥರೂಪ ಮೊದಲಾದ ಅಪಧ್ಯಾನದಿಂದ (ಅತ್ಯರೋದ್ಧರೂಪದ ಅಶುಭಧ್ಯಾನದಿಂದ) ವಿಪರೀತವಾದ ನಿಜಶುದ್ಧತ್ವಧ್ಯಾನದ ಅಭಾವದಲ್ಲಿ ಯಾವ ಕರ್ಮಗಳನ್ನು ಉಪಾಜ್ಞಾಸಲ್ಪಣಿತ್ತು ಅಪುಗಳ ಉದಯದಿಂದ ಉತ್ಸಾಹದ ದೇಹದ ಭೇದದಿಂದ ಜೀವಗಳ ನರಕ ಮೊದಲಾದದೇಹರೂಪವಾಗಿ ಅನೇಕ ಪ್ರಕಾರದ ಭೇದವನ್ನು ಯಾರು ಮಾಡುತ್ತಾರೆ ಅವರು ಜೀವಗಳಿಗೆ ಸಮ್ಮಗ್ರಹನ, ಸಮ್ಮಗ್ರಾಣ ಮತ್ತು ಸಮ್ಮಕ್ಷಾರಿತ್ವವು ಲಕ್ಷಣವಿದೆಯೆಂದು ತಿಳಿದುಕೊಳ್ಳುವುದಿಲ್ಲ.

ನಿಶ್ಚಯನಯದಿಂದ ಸಮ್ಮಗ್ರಹನ, ಸಮ್ಮಗ್ರಾಣ ಮತ್ತು ಸಮ್ಮಕ್ಷಾರಿತ್ವವು ಲಕ್ಷಣವಿರುವಂಥ ಜೀವಗಳನ್ನು ಬ್ರಹ್ಮಣ, ಕ್ಷತ್ರಿಯ, ವೈಶ್ವ, ಚಾಂಡಾಲ ಮೊದಲಾದ ದೇಹದ ಭೇದದಿಂದ ನೋಡಿ ರಾಗ-ದ್ವೇಷ ಮಾಡಬಾರದೆಂಬುದು ಇಲ್ಲಿನ ತಾತ್ಪರ್ಯವಿದೆ.

ಆ ಸೊಕ್ಕಾಗ್ನಿ ಬಾದರಾಂಗ ಬಾಲ್ಯಾದಿಗಳು ವಿಧಿವಶದಿ ಆಗುವವು |

ಆ ಸಕಲಚೆವವೆಲ್ಲೆಡೆಗೆ ಎಲ್ಲಾಂಕಾಲದಲ್ಲಿ ಅಷ್ಟ ಇರುವವು ||೧೦೯||

ಧ್ಯಾನಾನಿ, ತದ್ವಿಲಕ್ಷ್ಯಣ ಯಾಸೌ ಸ್ವಶುದ್ಧಾತ್ಮಭಾವನಾ ತದ್ವಹಿತೇನ ಜೀವೇನ ಯಾದುಪಾರ್ಿತಂ ವಿಧಿಸಂಜ್ಞಂ ಕರ್ಮ-  
ತದ್ವಶೇನ ಭವಂತ್ಯೇವ । ನ ಕೇವಲಮಂಗಾನಿ ಭವಂತಿ ಜೀ ಬಾಲ ಯೇ ಬಾಲವೃದ್ಧಾದಿಪರ್ಯಾಯಾಃ ತೇರಪಿ  
ವಿಧಿವಶೇನೈವ । ಅಥವಾ ಸಂಚೋಧನಂ ಹೇ ಬಾಲ ಅಳ್ಳಾನ । ಜಿಯ ಪ್ರಣಿ ಸಯಲ ವಿ ತಿತ್ತಡಾ ಜೀವಾಃ  
ಪುನಃ ಸರ್ವೇತಪಿ ತತ್ತ್ವಮಾಣಾ ದ್ರವ್ಯಪ್ರಮಾಣಂ ಪ್ರತ್ಯನಂತಾಃ, ಕ್ಷೇತ್ರಾಪೋಕ್ಷಯಾಪಿ ಪುನರೇಕ್ಷೇಕೋತಪಿ ಜೀವೋ  
ಯದ್ವಾಪಿ ವ್ಯವಹಾರೇಣ ಸ್ವದೇಹಮಾತ್ರಸ್ವಫಾಪಿ ನಿಶ್ಚಯೇನ ಲೋಕಾಕಾಶಪ್ರಮಿತಾಸಂಖೀಯಪ್ರದೇಶ-  
ಪ್ರಮಾಣಾಃ । ಕ್ಷ್ಯ । ಸವಾತ್ಮ ವಿ ಸರ್ವತ್ರ ಲೋಕೇ । ನ ಕೇವಲಂ ಲೋಕೇ ಸಯಕಾಲ ಸರ್ವತ್ರ ಕಾಲತ್ಯಯೇ ತು ।  
ಅತ್ರ ಜೀವಾನಾಂ ಬಾದರಸೂಕ್ಷ್ಮಾದಿಕಂ ವ್ಯವಹಾರೇಣ ಕರ್ಮಕೃತಭೇದಂ ದೃಷ್ಟಾಪ ವಿಶುದ್ಧದರ್ಶನ-  
ಭ್ರಾನಲಕ್ಷ್ಯಣಪೇಕ್ಷ್ಯಯಾ ನಿಶ್ಚಯನಯೇನ ಭೇದೋ ನ ಕರ್ತವ್ಯ ಇತ್ಯಭಿಪ್ರಾಯಃ ॥೧೦೩॥

ಅಥ ಜೀವಾನಾಂ ಶತ್ರುಮಿತ್ರಾದಿಭೇದಂ ಯಃ ನ ಕರೋತಿ ಸ ನಿಶ್ಚಯನಯೇನ ಜೀವಲಕ್ಷಣಂ ಜಾನಾತಿಂತಿ  
ಪ್ರತಿಪಾದಯತಿ-

ಸತ್ತು ವಿ ಮಿತ್ತು ವಿ ಅಪ್ಯ ಪರು ಜೀವ ಅಸೇಸು ವಿಷಿ ।  
ಏಕ್ಯ ಕರೇವಿಣಿ ಜೋ ಮುಣಿ ಸೋ ಅಪ್ಯಾ ಜಾಣೇಇ ॥೧೦೪॥

ವಿಧಿಯವಶದಿಂದ ಬಾದರ ಮತ್ತು ಸೂಕ್ಷ್ಮಶರೀರಗಳಾಗುತ್ತವೆ, ಆದರೆ ಜೀವಗಳಾಗುವುದಿಲ್ಲವೆಂದು ಈಗ  
ಹೇಳುತ್ತಾರೆ,-

ಗಾಢೆ - ೧೦೫

**ಅನ್ವಯಾರ್ಥ :** - [ಜೀ] ಯಾವ [ಸುಹುಮಣಂ ಬಾದರಣಂ ಅಂಗಣಂ] ಸೂಕ್ಷ್ಮ ಮತ್ತು ಬಾದರ  
ಶರೀರಗಳು ಹಾಗೂ [ಬಾಲ] ಬಾಲ, ಯಾವನ, ವೃದ್ಧ ಮೊದಲಾದ ಅವಸ್ಥಾಗಳಿವೆ ಅವು ಕೂಡ [ವಿಹಿ-ವಸಿಂ  
ಹೋಂತಿ] ಕರ್ಮದ ವಶದಿಂದ ಆಗುತ್ತವೆ [ಪ್ರಣಿ] ಮತ್ತು [ಜಿಯ] ಜೀವಗಳಂತೂ [ಸಯಲ ವಿ] ಸಕಲ  
[ಸವಾತ್ಮ ವಿ] ಸರ್ವತ್ರ (ಮೂರು ಲೋಕದಲ್ಲಿ) ಮತ್ತು [ಸಯ-ಕಾಲ] ಮೂರು ಕಾಲದಲ್ಲಿ ಕೂಡ [ತಿತ್ತಡಾ]  
ಅಷ್ಟೇ ಇವೆ. (ಸಂಖ್ಯೀಯಿಂದ ಅನಂತ ಮತ್ತು ಕ್ಷೇತ್ರದಿಂದ ಅಸಂಖ್ಯಾತ ಪ್ರದೇಶಿಯೇ ಇವೆ.)

**ಭಾವಾರ್ಥ :** - ಶರೀರದಲ್ಲಿ ಉತ್ಪನ್ನವಾದ ಪಂಚೇಂದ್ರಿಯ ವಿಷಯಗಳ ಆಕಾಂಕ್ಷೆಯ  
ಮೂಲಕಾರಣಗಳಾದಂಥ ಸೋಡಿದ, ಕೇಳಿದಮತ್ತು ಅನುಭವಿಸಿದ ಭೋಗಗಳ ಇಚ್ಛೆಯರೂಪದ ನಿದಾನಬಂಧ  
ಮೊದಲಾದ ಯಾವ ಅಪಧ್ಯಾನಗಳಿವೆ, ದುಧ್ಯಾನಗಳಿವೆ ಅವುಗಳಿಂದ ವಿಲಕ್ಷಣಾದ ನಿಜಶುದ್ಧತ್ವನ ಭಾವನೆಯಿಂದ  
ರಹಿತವಾದ ಜೀವಗಳಿಂದ ವಿಧಿಸಂಜ್ಞೆಯುಳ್ಳ ಉಪಾರ್ಜಿತ ಕರ್ಮವಶದಿಂದ ಜೀವಗಳಿಗೆ ಸೂಕ್ಷ್ಮ, ಬಾದರ  
ಶರೀರಗಳಾಗುತ್ತವೆ. ಕೇವಲ ಶರೀರಗಳೇ ಆಗುತ್ತವೆಯೆಂದಿಷ್ಟೇ ಇಲ್ಲ, ಆದರೆ ಆ ಬಾಲ್ಯ-ವೃದ್ಧ ಮೊದಲಾದ  
ಪರ್ಯಾಯಗಳು ಕೂಡ ವಿಧಿಯ ವಶದಿಂದಲೇ ಆಗುತ್ತವೆ. ಅಥವಾ ಹೀಗೆ ಸಂಚೋಧನೆ ಮಾಡುತ್ತಾರೆ- ಎಲ್ಲೆ

ಸಕಲ ಜೀವಗಳಲ್ಲಿ ಶತ್ರುವಿರಲಿ ಮಿತ್ರವಿರಲಿ ಸ್ವ-ಪರವಿರಲಿ ।  
ಸಕಲರನು ಏಕರೂಪದಿಂ ತಿಳಿವವರು ಆತನನು ತಿಳಿಯುವವರು ॥೧೦೫॥

ಶತ್ರುರಪಿ ಮಿತ್ರಮಪಿ ಆತ್ಮಾ ಪರಃ ಜೀವಾ ಅಶೇಷಾ ಅಪಿ ಏತೇ ।  
ಏಕತ್ವಂ ಕೃತ್ಯಾ ಯೋ ಮನುತೇ ಸ ಆತ್ಮಾನಂ ಜಾನಾತಿ ॥१०७॥

ಸತ್ಯು ವಿಜಿತಾದಿ । ಸತ್ಯು ವಿಶತ್ರುರಪಿ ಮಿತ್ಯು ವಿಮಿತ್ರಮಪಿ ಆಪ್ಯಾ ಪರು ಆತ್ಮಾ ಪರೋಽಪಿ ಜೀವ ಅಸೇಸು ವಿ ಜೀವಾ ಅಶೇಷಾ ಅಪಿ ಏಜಿ ಏತೇ ಪ್ರತ್ಯಕ್ಷಿಭೂತಾಃ ಏಕ್ಯು ಕರೇವಿಣಿ ಜೋ ಮುಣಿಜಿ ಏಕತ್ವಂ ಕೃತ್ಯಾ ಯೋ ಮನುತೇ ಶತ್ರು ಮಿತ್ರಃ ಜೀವಿತಮರಣಲಾಭಾದಿಸಮತಾಭಾವನಾರೂಪವೀತರಾಗಪರಮಾಮಾಲಿಕಂ ಕೃತ್ಯಾ ಯೋಽಸೌ ಜೀವಾನಾಂ ಶುದ್ಧಸಂಗ್ರಹನಯೇನೈಕತ್ವಂ ಮನ್ಯತೇ ಸೋ ಅಪ್ಪಾ ಜಾಣೇಜಿ ಸ ವೀತರಾಗಸಹಜಾನಂದ್ಯೇ ಕಸ್ಟಭಾವಂ ಶತ್ರು ಮಿತ್ರಾದಿವಿಕಲ್ಪಕಲ್ಪೋಲಮಾಲಾರಹಿತಮಾತ್ಮಾನಂ ಜಾನಾತಿತೇ ಭಾವಾಧಃಃ ॥१०७॥

ಅಥ ಯೋಽಸೌ ಸರ್ವಜೀವಾನ್ ಸಮಾನಾನ್ ಮನ್ಯತೇ ತಸ್ಯ ಸಮಭಾವೋ ನಾಸ್ತಿತ್ಯಾವೇದಯತಿ-  
ಜೋ ಇವಿ ಮಣಿಜಿ ಜೀವ ಜಿಯ ಸಯಲ ವಿ ಏಕ್ಯಸಹಾವ ।  
ತಾಸು ಇ ಧಕ್ಷಿಜಿ ಭಾಲು ಸಮು ಭವ-ಸಾಯರಿ ಜೋ ಖಾವ ॥१०८॥

ಎಳೆಯ ! ಎಲ್ಲೆ ಅಳ್ಳಾನಿ ! ಸಮಸ್ತ ಜೀವಗಳು ಸರ್ವತ್ರ-ಲೋಕದಲ್ಲಿ-ಕೇವಲ ಲೋಕದಲ್ಲೇ ಇಲ್ಲ, ಆದರೆ ಮೂರುಕಾಲದಲ್ಲಿ ಕೂಡ ಅಪ್ಯೇ ಪ್ರಮಾಣಾಪುಳ್ಳಪುಗಳಿವೆ. ಎಂದರೆ ದ್ರವ್ಯಪ್ರಮಾಣದಿಂದ ಅನಂತವಿವೆ ಮತ್ತು ಕ್ಷೇತ್ರದ ಅಪೇಕ್ಷೆಯಿಂದ ಕೂಡ ಒಂದೊಂದು ಜೀವವು ವ್ಯವಹಾರನಯದಿಂದ ತನ್ನ ದೇಹದಷ್ಟಿದ್ದರೂ ಕೂಡ ನಿಶ್ಚಯನಯದಿಂದ ಲೋಕಾಕಾಶಪ್ರಮಾಣ ಅಸಂಖ್ಯಾತ ಪ್ರದೇಶದಷ್ಟಿವೆ.

ವ್ಯವಹಾರನಯದಿಂದ ಜೀವಗಳ ಬಾದರ, ಸೂಕ್ಷ್ಮ ಮೋದಲಾದ ಕರ್ಮಕೃತ ಭೇದವನ್ನ ಸೋದಿ ನಿಶ್ಚಯ ನಯದಿಂದ ವಿಶುದ್ಧ-ಜ್ಞಾನ-ಲಕ್ಷಣದ ಅಪೇಕ್ಷೆಯಿಂದ ಜೀವಗಳಲ್ಲಿ ಭೇದಮಾಡಬಾರದೆಂಬುದು ಇಲ್ಲಿನ ಅಭಿಪ್ರಾಯವಿದೆ.

ಯಾರು ಜೀವಗಳಲ್ಲಿ ಶತ್ರು-ಮಿತ್ರ ಮೋದಲಾದ ಭೇದ ಮಾಡುವುದಿಲ್ಲ ಅವರು ನಿಶ್ಚಯನಯದಿಂದ ಜೀವದ ಲಕ್ಷಣ ತಿಳಿದುಕೊಂಡಿದ್ದಾರೆಂದು ಈಗ ಹೇಳುತ್ತಾರೆ,-

ಗಾಢ - १०९

**ಅನ್ವಯಾಧಃ :-** [ಅಸೇಸು ವಿಷಿಜಿ ಜೀವ] ಈ ಎಲ್ಲ ಜೀವಗಳಿವೆ ಅವುಗಳಲ್ಲಿ [ಸತ್ಯು ವಿ ಮಿತ್ಯು ವಿ] ಶತ್ರುವಿರಲಿ ಅಧವಾ ಮಿತ್ರನಿರಲಿ [ಅಪ್ಪಾ ಪರು] ತನ್ನವನಿರಲಿ ಅಧವಾ ಪರನಿರಲಿ ಅವರೆಲ್ಲರನ್ನು [ಏಕ್ಯು ಕರೇವಿಣಿ] ಏಕರೂಪದಿಂದ ಎಂದರೆ ಸಮಾನರೂಪದಿಂದ [ಜೋ] ಯಾರು [ಮುಣಿಜಿ] ಮನ್ಯಸುತ್ತಾರೆ [ಸೋ] ಅವರು [ಅಪ್ಪಾ] ಆತ್ಮನನ್ನು [ಜಾಣೇಜಿ] ತಿಳಿಯುತ್ತಾರೆ.

ಜೀವಸಕಲವನೆಲೆ ಜೀವ ಏಕಸ್ಟಭಾವವೆಂದು ಮನ್ಯಸರು ।  
ಅವರಿಗೆ ಸಮಭಾವವಿಲ್ಲದು ಭವಸಾಗರ ದಾಟಲು ನೋಕೆಯಿದೆ ॥१०९॥

ಯೋ ಸೈವ ಮನ್ಯತೇ ಜೀವಾನ್ ಜೀವ ಸರ್ಕಲಾನಪಿ ಏಕಸ್ವಭಾವಾನ್ ।  
ತಸ್ಯ ನ ತಿಷ್ಟತಿ ಭಾವಃ ಸಮಃ ಭವಸಾಗರೇ ಯಃ ನಾಃ ॥१०५॥

ಜೋ ಇವಿ ಇತ್ಯಾದಿ । ಜೋ ಇವಿ ಮಣಿಜಿ ಯೋ ಸೈವ ಮನ್ಯತೇ । ಕಾನ್ । ಜೀವ ಜೀವಾನ್ ಜಿಯ ಹೇ ಜೀವ । ಕತಿವಂಖ್ಯೋಽಪೇತಾನ್ । ಸಯಲ ವಿಸಮಸ್ತಾನಪಿ । ಕಥಂಭೂತಾನ್ ಮನ್ಯತೇ । ಏಕಸ್ವಭಾವವೀತರಾಗನಿವಿಕಲ್ಪ ಸಮಾಧಾರಿ ಸ್ಥಿತಾ ಸರ್ಕಲವಿಮಲಕೇವಲಜ್ಞಾನಾದಿಗುಣೈಂದ್ರಿಯೇನೈಕಸ್ವಭಾವಾನ್ । ತಾಸು ಇ ಧಕ್ಷಿಜಿ ಭಾಲು ಸಮು ತಸ್ಯ ನ ತಿಷ್ಟತಿ ಸವಂಭಾವಃ । ಕಥಂಭೂತಃ । ಭವಸಾಯರಿ ಜೋ ಕಾವ ಸಂಸಾರಸಮುದ್ರೇ ಯೋ ನಾವಸ್ತರಣೋಪಾಯಭೂತಾ ನಾರಿತಿ । ಅತೇದಂ ವ್ಯಾಖ್ಯಾನಂ ಜ್ಞಾತಾಪರಾಗದ್ವೇಷಮೋಹಾನ್ ಮುಕ್ತಾ ಚ ಪರಮೋಪಶಮಭಾವರೂಪೇ ಶುದ್ಧಾತ್ಮನಿ ಸಾತಪ್ಯಮಿತ್ಯಭಿಪ್ರಾಯಃ ॥१०६॥

ಅಥ ಜೀವಾನಾಂ ಯೋಽಸೌ ಭೇದಃ ಸ ಕರ್ಮಕೃತ ಇತಿ ಪ್ರಕಾಶಯತಿ-

ಜೀವಹ ಭೇಲು ಜಿ ಕಮ್ಮೆ-ಕೆಲು ಕಮ್ಮೆ ವಿ ಜೀಲು ಇ ಹೋಜಿ ।  
ಜೀಣ ವಿಭಿಣ್ಣ ಉ ಹೋಜಿ ತಹ ಕಾಲು ಲಹೇವಿಣು ಕೋಜಿ ॥१०७॥

**ಭಾವಾರ್ಥ :-** ಶತ್ರು, ಮಿತ್ರ, ಜೀವನ-ಮರಣ, ಲಾಭ-ಹಾನಿ ಮೊದಲಾದ ಸಮಾಭಾವರೂಪವಾದ ವೀತರಾಗಪರಮಸಾಮಾಯಿಕ ಮಾಡಿ ಯಾರು ಶುದ್ಧ ಸಂಗ್ರಹನಯದಿಂದ ಸಮಸ್ತ ಜೀವಗಳನ್ನು ಏಕರೂಪದಿಂದ ತಿಳಿಯುತ್ತಾರೆ ಅವರು ಒಂದು ವೀತರಾಗಸಹಚಾನಂದ ಸ್ವಭಾವವಿರುವಂಥ ಶತ್ರು-ಮಿತ್ರ, ಮೊದಲಾದ ವಿಕಲ್ಪಗಳ ಕಲ್ಪಾಲಮಾಲೆಯಿಂದ ರಹಿತನಾದ ಆತ್ಮನನ್ನು ತಿಳಿಯುತ್ತಾರೆಂಬುದು ಇಲ್ಲಿನ ಅಭಿಪ್ರಾಯವಿದೆ.

ಯಾರು ಸಮಸ್ತ ಜೀವಗಳನ್ನು ಸಮಾನವಾಗಿ ತಿಳಿಯುವುದಿಲ್ಲ ಅವರಿಗೆ ಸಮಭಾವವಿರುವುದಿಲ್ಲವೆಂದು ಈಗ ಹೇಳುತ್ತಾರೆ,-

### ಗಾಥ - ೧೦೬

**ಅನ್ನಯಾರ್ಥ :-** [ಜಿಯ] ಎಲ್ಲೆ ಜೀವನೇ ! [ಜೋ] ಯಾರು [ಸಯಲ ವಿ ಜೀವ] ಸಮಸ್ತ ಜೀವಗಳನ್ನು [ಏಕಸ್ವಭಾವವಲ್ಪಾಗಳಿಂದ [ಇವಿ ಮಣಿಜಿ] ತಿಳಿದುಕೊಳ್ಳುವುದಿಲ್ಲ [ತಾಸು] ಅವರಿಗೆ [ಸಮು ಭಾಲು] ಸಮಭಾವವು [ಇ ಧಕ್ಷಿಜಿ] ಇರುವುದಿಲ್ಲ [ಜೋ] ಆ ಸಮಭಾವವು [ಭವಸಾಯರಿ] ಸಂಸಾರ ಸಮುದ್ರವನ್ನು [ಕಾವ] ದಾಟಿವ ಸಲುವಾಗಿ ನೋಕೆಯ ಸಮಾನವಿದೆ.

**ಭಾವಾರ್ಥ :-** ಯಾರು ಸಮಸ್ತ ಜೀವಗಳನ್ನು ವೀತರಾಗ ನಿವಿಕಲ್ಪಸಮಾಧಿಯಲ್ಲಿ ಸ್ಥಿರವಿದ್ದುಕೊಂಡು ನಿಶ್ಚಯನಯದಿಂದ ಸರ್ಕಲ ವಿಮಲ ಕೇವಲಜ್ಞಾನ ಮೊದಲಾದಗುಣಗಳ ಮೂಲಕ ಏಕಸ್ವಭಾವಿಗಳಿಂದು ಮನ್ಯಸುವುದಿಲ್ಲ ಅವರಿಗೆ ಸಂಸಾರ ಸಮುದ್ರವನ್ನು ದಾಟಿಹೋಗಲು ಉಪಾಯಭೂತವಾದಂಥ ಸಮಭಾವವು ಇರುವುದಿಲ್ಲ. ಈ ಸಮಭಾವವು ಸಂಸಾರ ಸಮುದ್ರವನ್ನು ದಾಟಲು ಸಾಧನರೂಪವಾದ ನೋಕೆಯಿದೆ.

ಜೀವಗಳ ಭೇದ ಕರ್ಮಕೃತವಿದೆ ಕರ್ಮ ಜೀವರೂಪವಿಲ್ಲ ।  
ಜೀವ ಯಾವುದೇ ಸಮಯ ಪಡೆದು ಕರ್ಮದಿಂ ಭಿನ್ನವಾಗುವುದು ॥१०८॥

ಜೀವಾನಾಂ ಭೇದ ಏವ ಕರ್ಮಕೃತಃ ಕರ್ಮ ಅಪಿ ಜೀವೋ ನ ಭವತಿ ।  
ಯೇನ ವಿಭಿನ್ನಃ ಭವತಿ ತೇಭ್ಯಃ ಕಾಲಂ ಲಬ್ಧಾ ಕರುಷಿ ॥१०६॥

ಜೀವಹಂ ಇತ್ಯಾದಿ । ಜೀವಹಂ ಜೀವಾನಾಂ ಭೇಣು ಜಿ ಭೇದ ಏವ ಕರ್ಮು ಶಿಲು ನಿಭೇದಶುದ್ಧಾತ್ಮೈಲಕ್ಷಣೇನ ಕರ್ಮಕಾಕೃತಃ, ಕರ್ಮು ವಿ ಜೀಣು ಇ ಹೋಜ್ಞಾನಾವರಣಾದಿಕರ್ಮೈವ ವಿಶುದ್ಧಜ್ಞಾನದರ್ಶನಸ್ವಭಾವಂ ಜೀವಸ್ಥರೂಪಂ ನ ಭವತಿ । ಕಸ್ಯಾನ್ ಭವತಿತೇ ಜೀತ್ । ಜೀಣ ವಿಭಿಣ್ಣಾಣು ಹೋಜ್ಞ ತಹಂ ಯೇನ ಕಾರಣೇನ ವಿಭಿನ್ನೋ ಭವತಿ ತೇಭ್ಯಃ ಕರ್ಮಭ್ಯಃ । ಈಂ ಕೈತ್ವಾ । ಕಾಲು ಕಲಹೇವಿಣು ಹೋಜ್ಞ ವೀತರಾಗಪರಮಾತ್ಮಾನುಭೂತಿಸಹಕಾರಣಭೂತಂ ಕರುಷಿ ಕಾಲಂ ಲಬ್ಧೈತಿ । ಅಯಿಮತ್ತು ಭಾವಾಧರಃ । ಉಂಟೋತ್ತೇಣಾಜ್ಞಾಯಕೈಶ್ಯಾದಿಜೀವಸ್ಥಭಾವಾದಿಜೀವಭೇದಂ ದೃಷ್ಟಾಪರಾಗಾದ್ವಪಥಾನಂ ನ ಕರ್ತವ್ಯಮಿತಿ ॥१०६॥

ಅತಃ ಕಾರಣಾತ್ ಶುದ್ಧಸಂಗ್ರಹೇಣ ಭೇದಂ ಮಾ ಕಾಷಿಣಿತಿ ನಿರೂಪಯತಿ-

ಏಕ್ಷು ಕರೇ ಮಣಿ ಬಿಣ್ಣು ಕರಿ ಮಂ ಕರಿ ವಣ್ಣ-ವಿಸೇಸು ।  
ಇಕ್ಷುಜಿ ದೇವಜಿ ಜೀ ಪಷಹ ತಿಹಂಯಣು ಏಹು ಅಸೇಸು ॥१०७॥

ಈ ವ್ಯಾಖ್ಯಾನವನ್ನು ತಿಳಿದುಕೊಂಡು ಮತ್ತು ರಾಗ-ದ್ವೇಷ-ಮೋಹಗಳನ್ನು ಬಿಟ್ಟುಕೊಟ್ಟು ಪರಮೋಪ-ಶಮಭಾವರೂಪನಾದ ಶುದ್ಧ ಆತ್ಮನಲ್ಲಿ ಸ್ಥಿರವಾಗಬೇಕೆಂಬುದು ಇಲ್ಲಿನ ಅಭಿಪ್ರಾಯವಿದೆ.

ಜೀವಗಳಲ್ಲಿ ಯಾವ ಭೇದವಿದ ಅದು ಕರ್ಮಕೃತವಿದಯೆಂದು ಈಗ ಪ್ರಕಟಮಾಡುತ್ತಾರೆ,-

### ಗಾಥ - ೧೦೮

**ಅನ್ವಯಾಧರ :**- [ಜೀವಹಂ ಭೇಣು] ಜೀವಗಳಲ್ಲಿ ಸ್ತ್ರೀ-ಪುರುಷ ಮೊದಲಾದ ಭೇದವು [ಕರ್ಮ-ಶಿಲು ಜಿ] ಅಭೇದ ಶುದ್ಧಾತ್ಮನಿಂದ ವಿಲಕ್ಷಣವಾದ ಕರ್ಮಕೃತವೇ ಇದೆ ಮತ್ತು [ಕರ್ಮು ವಿ] ಜ್ಞಾನಾವರಣ ಮೊದಲಾದಕರ್ಮಗಳು ಕೂಡ [ಜೀಣು ಇ ಹೋಜ್ಞ] ವಿಶುದ್ಧಜ್ಞಾನ, ವಿಶುದ್ಧದರ್ಶನ ಸ್ವಭಾವವಿರುವಂಥ ಜೀವದ ಸ್ಥಾಪಗಳಿಲ್ಲ. [ಜೀಣ] ಏಕೆಂದರೆ ಆ ಜೀವಗಳು [ಹೋಜ್ಞ ಕಾಲು ಲಹೇವಿಣು] ವೀತರಾಗಪರಮಾತ್ಮನ ಅನುಭೂತಿಗೆ ಸಹಕಾರಿ ಕಾರಣಭೂತವಾದ ಯಾವುದಾದರೂ ಅವಸರ ಪಡೆದು [ತಹಂ] ಆ ಕರ್ಮಗಳಿಂದ [ವಿಭಿನ್ನಾಣು ಹೋಜ್ಞ] ಬೇರೆಯಾಗಿ ಬಿಡುತ್ತವೆ ಎಂದರೆ ಮುಕ್ತವಾಗಿ ಹೋಗುತ್ತವೆ.

**ಭಾವಾಧರ :**- ಕೇವಲ ಉಂಟೋತ್ತೇಣಾಜ್ಞಾಯಕ ಶುದ್ಧ ಜೀವಸ್ಥಭಾವದಿಂದ ವಿಲಕ್ಷಣವಾದ ಮನೋಜ್ಞ-ಅಮನೋಜ್ಞ ಸ್ತ್ರೀ-ಪುರುಷ ಮೊದಲಾದರೂಪದ ಜೀವದ ಭೇದ ಸೋದಿರಾಗಾದಿಗಳರೂಪದ ಅಪಥಾನ ಮಾಡಬಾರದೆಂಬುದು ಇಲ್ಲಿನ ಭಾವಾಧರವಿದೆ.

ಅದುದರಿಂದ ನೀನು ಶುದ್ಧಸಂಗ್ರಹನಯದಿಂದ ಜೀವಗಳಲ್ಲಿ ಭೇದ ಮಾಡಬೇದವೆಂದು ಈಗ ಹೇಳುತ್ತಾರೆ,-

ಒಂದು ಮಾಡು ಎರಡು ಮಾಡಬೇದ ಮಾಡಬೇದ ವಣಾವಿಶೇಷ ।  
ಒಂದು ರೂಪದಿಂದಿದೆ ಮೂರುಯೋಕದಲ್ಲಿರುವ ಸಕಲ ಜೀವರಾತಿ ॥१०८॥

ಎಕಂ ಕುರು ಮಾ ದ್ವೌ ಕುರು ಮಾ ಕುರು ವಣಿ ವಿಶೇಷವೋ ।

ಏಕೇನ ದೇವೇನ ಯೇನ ವಸತಿ ಶ್ರಿಭುವನಂ ಏತದ್ವಾ ಅಶೇಷವೋ ॥१०१॥

ಎಕ್ಕು ಕರೇ ಇತ್ಯಾದಿ ಪದವಿಂಡನಾರೂಪೇಣ ವ್ಯಾಖ್ಯಾನಂ ಕ್ರಿಯತೇ । ಏಕ್ಕುಕರೇ ಸೇನಾವನಾದಿವಚ್ಚೀವ-  
ಜ್ಯಾತ್ಯಪೇಕ್ಷ್ಯಾಯಾ ಸರ್ವಾಮೇಕಂ ಕುರು । ಮಣಿ ಬಿಣ್ಣ ಕರಿ ಮಾ ದ್ವೌ ಕಾಷಿಃ । ಮಂ ಕರಿ ವಣ್ಣ ವಿಸೇಸು  
ಮನುಷ್ಯ ಜಾತ್ಯಪೇಕ್ಷ್ಯಾಯಾ ಬ್ರಾಹ್ಮಣಾಕ್ಷತ್ಯಿಯವೈಶ್ಯಶೂದ್ರಾದಿ ವಣಿಭೇದಂ ಮಾ ಕಾಷಿಃ, ಯತಃ ಕಾರಣಾತ್ ಇಕ್ಕ  
ಇಂ ದೇವಜಂ ಏಕೇನ ದೇವೇನ ಅಭೇದನಯಾಪೇಕ್ಷ್ಯಾಯಾ ಶುದ್ಧೌ ಜೀವದ್ವಯೈಣಾ ಜೀಂ ಯೇನ ಕಾರಣೇನ ವಸತಿ  
ವಸತಿ । ಕಿಂ ಕೃತಂ । ತಿಹುಯಣಿ ಶ್ರಿಭುವನಂ ಶ್ರಿಭುವನಸೇಷ್ಠಾ ಜೀವರಾತಿಃ ಏಹು ಏಷಃ ಪ್ರತ್ಯಾಷ್ಟೀಭೂತಃ ।  
ಕತಿಸಂಖ್ಯೋ ಏಷಿತಃ । ಅಸೇಸು ಅಶೇಷಂ ಸಮಸ್ತ ಇತಿ । ಶ್ರಿಭುವನಗ್ರಹಣೇನಿಂಜಹ ಶ್ರಿಭುವನಸೇಷ್ಠಾ ಜೀವರಾತಿಗ್ರಹ್ಯತೇ  
ಇತಿ ತಾತ್ಪರ್ಯವೋ । ತಥಾಂ । ಲೋಕಸ್ಥಾವದಯಂ ಸೂಕ್ಷ್ಮಜೀವೈನಿರಂತರಂ ಭೃತ್ಸಿಷ್ಟತ್ತಿ । ಬಾದರ್ಯಶಾಧಾರವಶೇನ  
ಕ್ಷಾಚಿತ್ ಕ್ಷಾಚಿದೇವ ತ್ರಸ್ಯಃ ಕ್ಷಾಚಿದಪಿ । ತಥಾ ತೇ ಜೀವಾಃ ಶುದ್ಧಪಾರಿಣಾಮಿಕಪರಮಭಾವ- ಗಾಹಕೇಣ  
ಶುದ್ಧದ್ವಾಧಿಕಕಣಯೇನ ಶಕ್ತಪೇಕ್ಷ್ಯಾಯಾ ಕೇವಲಜ್ಞಾನಾದಿಗುಣರೂಪಾಸ್ತೇನ ಕಾರಣೇನ ಸ ಏವ ಜೀವರಾತಿಃ  
ಯದ್ವಾಪಿವ್ಯವಹಾರೇಣ ಕರ್ಮಕೃತ್ಸಿಷ್ಟತ್ತಿ ತಥಾಪಿ ನಿಶ್ಚಯನಯೇನ ಶಕ್ತಿರೂಪೇಣ ಪರಮಬ್ರಹ್ಮಸ್ಥರಾಪಮಿತಿ ಭಣ್ಯತೇ,

### ಗಾಢಿ - ೧೦೨

**ಅನ್ವಯಾಧಿ :-** ಎಲ್ಲೆ ಆತ್ಮನೇ ! ನೀನು [ಏಕ್ಕು ಕರೇ] ಯಾವ ಪ್ರಕಾರ ಜಾತಿಯ ಅಪೇಕ್ಷೆಯಿಂದ  
ಸೇನೆ, ವನಾದಿಗಳು ಏಕವಿವೆ ಅದೇ ಪ್ರಕಾರ ಜಾತಿಯ ಅಪೇಕ್ಷೆಯಿಂದ ಎಲ್ಲ ಜೀವಗಳನ್ನು ಒಂದು ಮಾಡು [ಮಣಿ  
ಬಿಣ್ಣಕರಿ] ಜೀವಗಳನ್ನು ಎರಡು ಎಂದರೆ ಅನೇಕ ಮಾಡಬೇಡ, ಅದರಂತೆ [ವಣ್ಣ-ವಿಸೇಸು] ಮನುಷ್ಯ ಜಾತಿಯ  
ಅಪೇಕ್ಷೆಯಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರವೆಂಬ ವಣಿಭೇದ [ಮಂ ಕರಿ] ಮಾಡಬೇಡ, [ಜೀಂ]  
ಏಕೆಂದರೆ [ತಿಹಂ ಯಣಿ ಏಹು ಅಸೇಸು] ಮೂರು ಲೋಕದಲ್ಲಿರುವ ಈ ಪ್ರತ್ಯಾಷ್ಟ ಸಮಸ್ತ ಜೀವರಾತಿಯು  
[ಇಕ್ಕ ಇಂ ದೇವಜಂ] ಅಭೇದನಯಿದಿಂದ ಒಂದು ಶುದ್ಧ ಜೀವದ್ವಯದೂಪದಿಂದ [ವಸಹ] ಇರುತ್ತದೆ. ಎಂದರೆ  
ಜೀವತನದಿಂದ ಎಲ್ಲ ಜೀವಗಳ ಜಾತಿಯು ಒಂದು ಇದೆ.

**ಭಾವಾಧಿ :-** ಮೊದಲಂತೂ ಈ ಲೋಕವು ಸೂಕ್ಷ್ಮ ಜೀವಗಳಿಂದ ನಿರಂತರ ಎಲ್ಲ ಕಡೆಯಲ್ಲಿ  
ತುಂಬಿಕೊಂಡು ನಿಂತಿದೆ. (ಸೂಕ್ಷ್ಮ ಪೃಥ್ವೀಕಾಯ, ಸೂಕ್ಷ್ಮ ಜಲಕಾಯ, ಸೂಕ್ಷ್ಮ ಅಗ್ನಿಕಾಯ, ಸೂಕ್ಷ್ಮ ವಾಯುಕಾಯ,  
ಸೂಕ್ಷ್ಮ ನಿತ್ಯನಿಗೋದ, ಸೂಕ್ಷ್ಮ ಇತರನಿಗೋದ ಮೊದಲಾದ ಈ ಆರು ಪ್ರಕಾರದ ಸೂಕ್ಷ್ಮ ಜೀವಗಳಿಂದ ಸಮಸ್ತ  
ಲೋಕವು ನಿರಂತರ ತುಂಬಿಕೊಂಡುನಿಂತಿದೆ.) ಮತ್ತು ಈ ಆಧಾರವಶದಿಂದಿರುವ ಬಾದರ ಜೀವಗಳಿಂದ  
ಲೋಕದಲ್ಲಿ ಎಲ್ಲಿಯಾದರೂ ತುಂಬಿಕೊಂಡಿದೆ, ತ್ರಿಸ ಜೀವಗಳಿಂದ ಕೂಡ ಎಲ್ಲಿಯಾದರೂ ತುಂಬಿಕೊಂಡಿವೆ,  
(ಬಾದರ ಪೃಥ್ವೀಕಾಯ, ಬಾದರ ಜಲಕಾಯ, ಬಾದರ ಅಗ್ನಿಕಾಯ, ಬಾದರ ವಾಯುಕಾಯ, ಬಾದರ ನಿತ್ಯ  
ನಿಗೋದ, ಬಾದರ ಇತರನಿಗೋದ ಮತ್ತು ಪ್ರತ್ಯೇಕ ವಸಹತಿಗಳು ಎಲ್ಲ ಆಧಾರವಿದೆ ಅಲ್ಲಿ ಇವೆ, ಈ ಪ್ರಕಾರದಿಂದ  
ಸ್ಥಾವರ ಜೀವಗಳಂತೂ ಮೂರುಲೋಕದಲ್ಲಿ ಇವೆ, ಮತ್ತು ದ್ವಿಂದಿಯ, ತ್ರೀಂದಿಯ, ಚತುರಿಂದಿಯ,  
ವಂಚೀಂದಿಯ, ಮತ್ತು ತಿಯಂಚಗಳು ಇವು ಮಧ್ಯಲೋಕದಲ್ಲಿಯೇ ಇವೆ. ಅಥೋಲೋಕ ಮತ್ತು  
ಉಂಟ್ರಾಲೋಕಗಳಲ್ಲಿ ಇಲ್ಲ. ಅವುಗಳಲ್ಲಿ ದ್ವಿಂದಿಯ, ತ್ರೀಂದಿಯ, ಚತುರಿಂದಿಯ ಜೀವಗಳು  
ಕರ್ಮಭೂಮಿಯಲ್ಲಿಯೇ ಇವೆ, ಭೋಗಭೂಮಿಯಲ್ಲಿ ಇಲ್ಲ. ಅವುಗಳೊಳಗೆ ಭೋಗಭೂಮಿಯಲ್ಲಿ ಗಭರಜ

ಪರಮವಿಷ್ಣುರಿತಿ ಭಜ್ಯತೇ, ಪರಮತಿವ ಇತಿ ಚ । ತೇಸ್ಯೇವ ಕಾರಣೇನ ಸ ಏವ ಜೀವರಾತಿ: ಕೇಳನ ಪರಬ್ರಹ್ಮಮಯಂ ಜಗದ್ಭಾವಂತಿ, ಕೇಳನ ಪರಮವಿಷ್ಣುಮಯಂ ವದಂತಿ, ಕೇಳನ ಪ್ರಾಣಃ ಪರಮತಿಮಯಮಿತಿ ಚ । ಅತ್ಯಾಹ ಶಿಷ್ಯಃ । ಯದ್ಯೇವಂಭೂತಂ ಜಗತ್ಸಂಪುತ್ತಂ ಭವತಾಂ ತಹಿರ ಪರೇಷಾಂ ಕಿಮಿತಿ ದೂಷಣಂ ದೀಯತೇ ಭವದ್ಭಿ� । ಪರಿಹಾರವಾಹ । ಯದಿ ಪೂರ್ವೋಕ್ತನಯುವಿಭಾಗೇನ ಕೇವಲಜ್ಞಾನಾದಿಗುಣಾಪೇಕ್ಷಾಯಾ ಏಿತರಾಗಸವರ್ಜಿತಪ್ರಣೀತಮಾಗೇಣ ಮನ್ಯಂತೇ ತದಾ ತೇಷಾಂ ದೂಷಣಂ ನಾಸ್ತಿ, ಯದಿ ಪ್ರಾಣರೇಕಃ ಪುರುಷವಿಶೇಷೋ ವ್ಯಾಪೀ ಜಗತ್ತಾರ ಬ್ರಹ್ಮಾದಿನಾಮಾಸೀತಿ ಮನ್ಯಂತೇ ತದಾ ತೇಷಾಂ ದೂಷಣಮ್ । ಕಸ್ತಾದ್ ದೂಷಣಮಿತಿ ಚೀತ್ । ಪ್ರತ್ಯಕ್ಷಾದಿಪ್ರಮಾಣಬಾಧಿತತ್ವತ್ತಾ ಸಾಧಕಪ್ರಮಾಣಪ್ರಮೇಯಚಿಂತಾ ತಕ್ಷೇ ವಿಚಾರಿತಾ ತಿಷ್ಠತ್ತತ್ತ ತು ನೋಜ್ಯತೇ ಅಧ್ಯಾತ್ಮಶಾಸ್ತ್ರಾದಿತ್ಯಭಿಪ್ರಾಯಃ ॥१०१॥ ಇತಿಷೋಡತವಸ್ತಿಕಾಸುವರ್ಣಾದೃಷ್ಟಾಂತೇನ ಕೇವಲಜ್ಞಾನಾದಿಲಕ್ಷಣೇನಸರ್ವೇಜೀವಾ: ಸಮಾನಾ ಭವಂತಿತ್ಯಾಪ್ಯಾನಮುಖ್ಯತಯಾತ್ರಯೋದಶಸೂತ್ರಂ ರಂತರಸ್ಥಲಂ ಗತಮ್ । ಏವಂ ಮೋಕ್ಷಮೋಕ್ಷಫಲಮೋಕ್ಷಮಾಗಾದಿಪ್ರತಿಪಾದಕದ್ವಿತೀಯಮಹಾಧಿಕಾರಮಧ್ಯೇ ಚತುಭ್ರಾರಂತರಸ್ಥಲ್ಯಃ ಶುದ್ಧೋಪಯೋಗವೀತರಾಗಸ್ಸಂವೇದನಜ್ಞಾನಪರಿಗ್ರಹತ್ಯಾಗಸವರ್ಚೀವಸಮಾನತಾಪ್ರತಿಪಾದನಮುಖ್ಯತ್ವೇನೈಕಚತ್ವಾರಿಂಶತ್ವಾತ್ಮೇಮಹಾಸ್ಥಲಂ ಸಮಾಪ್ತಮ್ ।

ಪಂಚೇಂದ್ರಿಯ ಸಂಜ್ಞೀ ಸ್ಥಳಚರ ಮತ್ತು ಸಭಚರ ಇವರದು ಜಾತಿಯ ತಿರ್ಯಂಚವಿವೆ. ಮತ್ತು ಮನಸ್ಯರು ಮಧ್ಯಲೋಕದ ಎರಡೂವರೆ ದ್ವಿಪಾಳಲ್ಲಿಯೇ ಇದ್ದಾರೆ, ಬೇರೆ ಸ್ಥಳದಲ್ಲಿ ಇಲ್ಲ. ದೇವಲೋಕದಲ್ಲಿ ಸ್ವರ್ಗವಾಸಿಯಾದ ದೇವ-ದೇವಿಯರಿದ್ದಾರೆ, ಅನ್ಯ ಪಂಚೇಂದ್ರಿಯಗಳಿಲ್ಲ, ಪಾತಾಳಲೋಕದಲ್ಲಿ ಮೇಲಿನ ಭಾಗದಲ್ಲಿ ಭವನವಾಸೀ ದೇವಹಾಗೂ ವ್ಯಂತರದೇವರಿದ್ದಾರೆ ಮತ್ತು ಕೆಳಗಿನ ಭಾಗದಲ್ಲಿ ಏಳುನರಕದ ನಾರಕಿ ಪಂಚೇಂದ್ರಿಯರಿದ್ದಾರೆ ಬೇರಾರೂ ಇಲ್ಲ. ಮತ್ತು ಮಧ್ಯಲೋಕದಲ್ಲಿ ಭವನವಾಸೀ, ವ್ಯಂತರದೇವಹಾಗೂ ಜ್ಯೋತಿಷದೇವ ಈ ಮೂರು ಜಾತಿಯ ದೇವ ಮತ್ತು ತಿರ್ಯಂಚಗಳಿವೆ. ಈ ರೀತಿ ತ್ರಿಸ ಜೀವಗಳು ಲೋಕದೊಳಗೆ ಕೆಲಭಾಗದಲ್ಲಿ ಇವೆ ಕೆಲಭಾಗದಲ್ಲಿ ಇಲ್ಲ - ಈ ಪ್ರಕಾರ ಈ ಲೋಕವು ಜೀವಗಳಿಂದ ತುಂಬಿಕೊಂಡಿದೆ. ಸೂಕ್ಷ್ಮಸಾಧವರವಿಲ್ಲದೆ ಲೋಕದ ಯಾವ ಭಾಗವೂ ಬರಿದಾಗಿಲ್ಲ, ಎಲ್ಲ ಸ್ಥಳಗಳಲ್ಲಿ ಸೂಕ್ಷ್ಮಸಾಧವರಗಳು ತುಂಬಿಕೊಂಡು ನಿಂತಿವೆ.)

ಮತ್ತು ಆ ಜೀವಗಳು ಶುದ್ಧಜ್ಞಾನಿಕ ಪರಮಭಾವಗ್ರಹಕವಾದ ಶುದ್ಧದ್ವಾರ್ಥಿಕನಯದಿಂದ ಶಕ್ತಿ ಅವೇಕ್ಷೇಯಿಂದ ಕೇವಲಜ್ಞಾನಾದಿಗುಣರೂಪವಿವೆ, ಅದರಿಂದ ಆ ಜೀವರಾಶಿಯು ವ್ಯವಹಾರನಯದಿಂದ ಕರ್ಮಕ್ಕಾಶತವಿದ್ವರೂ ಈಡ ನಿಶ್ಚಯನಯದಿಂದ ಶಕ್ತಿರೂಪದಿಂದ ‘ಪರಮಬ್ರಹ್ಮಸದ್ರೂಪ’ವೆಂದು ಕರೆಸಿಕೊಳ್ಳುತ್ತವೆ, ‘ಪರಮವಿಷ್ಣು’ವೆಂದು ಕರೆಸಿಕೊಳ್ಳುತ್ತವೆ ಮತ್ತು ‘ಪರಮತಿವ’ವೆಂದು ಕರೆಸಿಕೊಳ್ಳುತ್ತವೆ. ಅದರಿಂದಲೇ ಆ ಜೀವರಾಶಿಯನ್ನೇ ಕೆಲವರು ‘ಪರಮಬ್ರಹ್ಮಮಯ ಜಗತ್’ಂದು ಕರೆಯುತ್ತಾರೆ, ಕೆಲವರು ‘ಪರಮವಿಷ್ಣಮಯ’ವೆಂದು ಕರೆಯುತ್ತಾರೆ ಮತ್ತು ಕೆಲವರು ‘ಪರಮತಿಮಯ’ವೆಂದು ಹೇಳುತ್ತಾರೆ.

**ಪ್ರಶ್ನೆ:** - ತಾವು ಈಡ ಈ ಪ್ರಕಾರ ಜಗತ್ತನ್ನು ‘ಪರಮಬ್ರಹ್ಮಮಯ’, ‘ಪರಮವಿಷ್ಣಮಯ’, ‘ಪರಮತಿಮಯ’ವೆಂದು ಮನಸ್ಸಿದರೆ ತಾವು ಅನ್ಯಮತಪುಳ್ಳವರನ್ನು ಏತಕ್ಕಾಗಿ ದೂಷಿಸುತ್ತಿರುವಿರಿ ?

**ಉತ್ತರ :** - ಆ ಪೂರ್ವೋಕ್ತನಯವಿಭಾಗದಿಂದ ಕೇವಲಜ್ಞಾನ ಮೊದಲಾದ ಗುಣಗಳ ಅವೇಕ್ಷೇಯಿಂದ ಏಿತರಾಗಸವರ್ಜಿತಪ್ರಣೀತಮಾಗಾದ ಅನುಸಾರ ಮನಸ್ಸಿದರೆ ಅದರಲ್ಲಿ ಮೋಷವಿಲ್ಲ, ಅದರೆ ಯಾವನೋ ಓವರ್ ಪುರುಷವಿಶೇಷನನ್ನು ಜಗತ್ವಾಪಿ, ಜಗತ್ಕರ್ತ್ವವಿನ ಹಾಗೆ ಬ್ರಹ್ಮ ಮೊದಲಾದ ಹೆಸರುಗಳಿಂದ ಮನಸ್ಸಿದರೆ

ಅತ ಉದ್ದೇಶಂ ‘ಪರು ಜಾಣಿತು ವಿ’ ಇತ್ಯಾದಿ ಸಪ್ತಾಧಿಕಾರ್ಶತ್ವಾತ್ಪರ್ಯಂತೇ ಸ್ಥಲಸಂಖ್ಯಾಬಹಿ-  
ಭೂತಾನ್ ಪ್ರಕ್ಷೇಪಕಾನ್ ವಿಹಾಯ ಚೊಲಿಕಾವ್ಯಾಖ್ಯಾನಂ ಕರೋತಿ ಇತಿ ।

**ಪರು ಜಾಣಿತು ವಿ ಪರಮ-ಮುಣಿ ಪರ-ಸಂಸಗ್ರಹ ಚಯಂತಿ ।**

**ಪರ-ಸಂಗಳ ಪರಮಪ್ರಯಹ ಲಕ್ಷ್ಯಹ ಜೀಣ ಚಲಂತಿ ॥१०८॥**

**ಪರಂ ಜಾನಂತೋಽಪಿ ಪರಮಮುನಯಃ ಪರಸಂಸಗ್ರಂ ತ್ಯಜಂತಿ ।**

**ಪರಸಂಗೇನ ಪರಮಾತ್ಮನಃ ಲಕ್ಷ್ಯಸ್ಯ ಯೇನ ಚಲಂತಿ ॥१०९॥**

ಪರು ಜಾಣಿತು ವಿ ಇತ್ಯಾದಿ ಪದಬಿಂದನಾರೂಪೇಣ ವ್ಯಾಖ್ಯಾನಂ ಕಿಯತೇ । ಪರು ಜಾಣಿತು ವಿ  
ಪರದ್ವಾಂ ಜಾನಂತೋಽಪಿ । ಕೇ ತೇ । ಪರಮಮುಣಿ ಏತರಾಗಸ್ಸಸಂವೇದನಳಾನರತಾಃ ಪರಮಮುನಯಃ ।  
ಕಿಂಕುರಣಂತಿ । ಪರಸಂಸಗ್ರಹ ಚಯಂತಿ ಪರಸಂಸಗ್ರಂ ತ್ಯಜಂತಿ ನಿಶ್ಚಯೇನಾಭ್ಯಂತರೇ ರಾಗಾದಿಭಾವಕಮ್ರ-  
ಳಾನಾವರಣಾದಿದ್ವಾಕಮ್ರಶರೀರಾದಿನೋಕಮ್ರ ಚ ಬಹಿರ್ವಿಷಯೇ ಮಿಥ್ಯಾತ್ಮಾಗಾದಿಪರಿಣಾತಾಸಂವೃತನೋಽಪಿ  
ಪರದ್ವಾಂ ಭಣ್ಯತೇ । ತತ್ಸಂಸಗ್ರಂ ಪರಿಹರಂತಿ । ಯತಃ ಕಾರಣಾತ್ ಪರಸಂಸಗ್ರಂ ಇಂ (?) ಪೂರ್ವೋಕ್ತ-

ಅದರಲ್ಲಿ ದೋಷವಿದೆ. ಏಕೆಂದರೆ ಅದು ಪ್ರತ್ಯೇಕ ಮೊದಲಾದ ಪ್ರಮಾಣಗಳಿಂದ ಬಾಧಿತವಿದೆ (ಯಾವನೋ  
ಓವನು ಶುದ್ಧ, ಬುದ್ಧನಿತ್ಯಮುಕ್ತನಿದ್ದಾನೆ ಆ ಶುದ್ಧಬುದ್ಧನಿಗೆ ಕತ್ಯುತನ, ಹತ್ಯುತನವು ಸಂಭವಿಸುವ ಸಾಧ್ಯತೆಯಿಲ್ಲ,  
ಏಕೆಂದರೆ ಭಗವಂತನು ಮೋಹದಿಂದ ರಹಿತನಿದ್ದಾನೆ ಅದಕ್ಕಾಗಿ ಅವನಿಗೆ ಕತ್ಯು-ಹತ್ಯುತನದ ಇಚ್ಛೆ ಸಂಭವಿಸುವ  
ಸಾಧ್ಯತೆಯಿಲ್ಲ. ಅವನಂತೂ ನಿದೋಷನಿರುತ್ತಾನೆ ಅದಕ್ಕಾಗಿ ಭಗವಂತನನ್ನು ಕತ್ಯು-ಹತ್ಯುವೆಂದು ಮನ್ಮಸುವಲ್ಲಿ  
ಪ್ರತ್ಯೇಕ ವಿರೋಧ ಬರುತ್ತದೆ.) ಅದರ ಸಾಧಕ-ಬಾಧಕ ಪ್ರಮೇಯದ ವಿಚಾರವನ್ನು ನಾಯಾಯಶಾಸ್ತ್ರದಲ್ಲಿ ಮಾಡಲಾಗಿದೆ.  
ಇದು ಅಧ್ಯಾತ್ಮಾಶಾಸ್ತ್ರವಿರುವುದರಿಂದ ಅದರ ವಿವೇಚನೆ ಮಾಡಲಾಗುವುದಿಲ್ಲವೆಂಬ ಅಭಿಪ್ರಾಯವಿದೆ.

ಈ ಪ್ರಕಾರ ಹದಿನಾರಾಣ ಶುದ್ಧ ಒಷ್ಣದ ದೃಷ್ಟಾಂತದಿಂದ ಕೇವಲಳಾನ ಮೊದಲಾದ ಲಕ್ಷಣಾದಿಂದ ಸಮಸ್ತ  
ಜೀವಗಳು ಸಮಾನವಿವೆಯೆಂಬ ವ್ಯಾಖ್ಯಾನದ ಅಂತರಣಲವು ಹದಿಮೂರುದೋಹಾಸೂತ್ರಗಳಿಂದ ಸಮಾಪ್ತ  
ವಾಯಿತು.

ಹೀಗೆ ಮೋಕ್ಷಮಾರ್ಗ, ಮೋಕ್ಷಫಲ ಮತ್ತು ಮೋಕ್ಷ ಮೊದಲಾದಪುಗಳ ಪ್ರತಿಪಾದಕವಾದ ಎರಡನೇ  
ಮಹಾಧಿಕಾರದಲ್ಲಿನಾಲ್ಲೂ ಅಂತರಣಲಗಳಿಂದ ಶುದ್ಧೋಪಯೋಗ, ಏತರಾಗಸ್ಸಸಂವೇದನರೂಪಳಾನ, ಪರಿಗ್ರಹ  
ತ್ಯಾಗ ಮತ್ತು ಎಲ್ಲ ಜೀವಗಳ ಸಮಾನತೆಯ ಪ್ರತಿಪಾದನದ ಮುಖ್ಯತೆಯಿಂದ ನಲವತ್ತೊಂದು ಸೂತ್ರಗಳನ್ನು  
ಒಳಗೊಂಡ ಮಹಾಸ್ವಲವು ಸಮಾಪ್ತವಾಯಿತು.

ಅನಂತರ ‘ಪರು ಜಾಣಿತ ವಿ’ ಇತ್ಯಾದಿ ಒಂದುನೂರಾವಳಿಗೆ ಗಾಢಾಸೂತ್ರಗಳವರೆಗೆ ಸ್ಥಲಸಂಖ್ಯೆಯಿಂದ  
ಬಹಿಭೂತವಾದ ಪ್ರಕ್ಷೇಪಗಳನ್ನು ಬಿಟ್ಟು ಚೊಲಿಕೆಯ ವ್ಯಾಖ್ಯಾನ ಮಾಡುತ್ತಾರೆ. ಅದು ಈ ಪ್ರಕಾರವಿದೆ,-

**ಪರಮಮುನಿಗಳು ಪರದ್ವಾಂ ತೀಳಯುತ ಪರಸಂಸಗ್ರ ತೋರೆಪರು ।**

**ಪರಸಹಾಸದಿ ಪರಮಾತ್ಮನ ಲಕ್ಷ್ಯದಿಂದ ಚಲಿತರಾಗುವರು ॥१०९॥**

ಬಾಹ್ಯಾಭ್ಯಂತರ ಪರದ್ವವ್ಯಸಂಸಗ್ರೇಣ ಪರಮಪ್ರಯಹಂ ಏತರಾಗನಿತ್ಯಾನಂದೈ ಕಸ್ತಭಾವಪರಮಸಮರಸೀಭಾವ-  
ಪರಿಣತಪರಮಾತ್ಮತತ್ತತ್ವಸ್ತು । ಕಥಂಭಂತಸ್ಯ । ಲಕ್ಷಹಂ ಲಕ್ಷ್ಯಸ್ಯ ಧ್ಯೇಯಭಂತಸ್ಯ ಧನುವಿದ್ಯಾಭ್ಯಾಸಪ್ರಸ್ತಾವೇ  
ಲಕ್ಷ್ಯರೂಪಸ್ಯೈಪ್ರವಜೀಣ ಚಲಂತಿ ಯೇನ ಕಾರಣೇನ ಚಲಂತಿ ತ್ರಿಗುಪ್ತಿಸಮಾಧೀಃ ಸಕಾಶಾತ್ ಚ್ಯಾತಾ ಭವಂತಿತಿ ।  
ಅತ್ಯ ಪರಮಧ್ಯಾನಾವಿಫಾತಕತ್ವಾನ್ವಿಧ್ಯಾತ್ಮರಾಗಾದಿಪರಿಣಾವುಸ್ತತ್ವರಿಣತಃ ಷ್ರೀರಂಷರೂಪೋ ವಾ  
ಪರಸಂಸಗ್ರಸ್ಯಜನೀಯ ಇತಿ ಭಾವಾಧರಃ ॥೧೦೮॥

ಅಥ ತಮೇವ ಪರದ್ವವ್ಯಸಂಸಗ್ರಾತ್ಯಾಗಂ ಕಥಯತಿ-

**ಜೋ ಸಮ-ಭಾವಹ ಬಾಹಿರಳಿ ತಿಂ ಸಹುಂ ಮಂ ಕರಿ ಸಂಗು ।**

**ಚಿಂತಾ-ಸಾಯರಿ ಪಡಹಿ ಪರ ಅಣ್ಣ ವಿ ಡಜ್ಞ ಇ ಅಂಗು ॥೧೦೯॥**

ಯಃ ಸಮಭಾವಾದ್ ಬಾಹ್ಯಃ ತೇನ ಸಹ ಮಾ ಕುರು ಸಂಗಮ್ ।

**ಚಿಂತಾಸಾಗರೇ ಪತ್ಸಿ ಪರಂ ಅನ್ವದಪಿ ದಹ್ಯತೇ ಅಂಗಃ ॥೧೦೯॥**

ಯೋ ಇತ್ಯಾದಿ । ಜೋ ಯಃ ಕೋರಪಿ ಸಮಭಾವಹಂ ಬಾಹಿರಳಿ ಜೀವಿತಪರಣಲಾಭಾಲಾಭಾದಿಸಮ-  
ಭಾವಾನುಕೊಲವಿಶುದ್ಧಜ್ಞಾನದರ್ಶನಸ್ವಭಾವಜ್ಞಾನಪರಮಾತ್ಮದ್ವವ್ಯಸಮ್ಯಕ್ಷಾಶ್ಚಾನಾನುಷ್ಠಾನರೂಪಸಮ-  
ಭಾವಭಾವ್ಯಃ । ತಿಂ ಸಹುಂ ಮಂ ಕರಿ ಸಂಗುತೇನ ಸಹ ಸಂಸಗ್ರಂ ಮಾ ಕುರು ಹೇ ಆತ್ಮನ್ । ಯತಃ ಕಿಮ್ಯಾ ।

### ಗಾಥ - ೧೦೯

**ಅನ್ವಯಾಧರ :-** [ಪರಮ-ಮುಣಿ] ಪರಮ ಮುನಿಗಳು [ಪರು ಜಾಣಿಂತು ವಿ] ಪರದ್ವವ್ಯವನ್ನು  
ತಿಳಿಯುತ್ತಿದ್ದರೂ ಚಾಡ [ಪರ-ಸಂಸಗ್ರು] ಪರದ್ವವ್ಯದ ಸಂಸಗ್ರವನ್ನು [ಚಯತಿ] ಬಿಟ್ಟಿರುತ್ತಾರೆ [ಜೀಣ]  
ಏಕೆಂದರೆ [ಪರ-ಸಂಗಳಿಂ] ಪರದ್ವವ್ಯದ ಸಂಗದಿಂದ [ಲಕ್ಷ ಹಂ] ಧ್ಯಾನಯೋಗ್ಯನಾದ [ಪರಮಪ್ರಯಹಂ]  
ಪರಮಾತ್ಮಪದದಿಂದ [ಚಲಂತಿ] ಚಲಿತರಾಗಿ ಹೋಗುತ್ತಾರೆ.

**ಭಾವಾಧರ :-** ಏತರಾಗಸ್ವಸಂವೇದನಜ್ಞಾನದಲ್ಲಿ ನಿಮಗ್ನರಾದ ಪರಮಮುನಿಗಳು ಪರದ್ವವ್ಯಗಳನ್ನು  
ತಿಳಿಯುತ್ತಿದ್ದರೂ ಪರಸಂಸಗ್ರವನ್ನು ಬಿಟ್ಟಿರುತ್ತಾರೆ. ನಿಶ್ಚಯದಿಂದ ಅಭ್ಯಂತರದಲ್ಲಿನ ರಾಗ ಮೋದಲಾದ  
ಭಾವಕರ್ಮಾಗಳು, ಜ್ಞಾನಾವರಣ ಮೋದಲಾದ ದ್ರವ್ಯಕರ್ಮಾಗಳು, ಶರೀರ ಮೋದಲಾದ ನೋಕರ್ಮಾಗಳು ಮತ್ತು  
ಬಾಹ್ಯದಲ್ಲಿನ ಮಿಥ್ಯಾತ್ಮರಾಗಾದಿಗಳರೂಪದಿಂದ ಪರಿಣತರಾದ ಅಸಂಯಮಿ ಜನರು ಇವೆಲ್ಲವು  
ಪರದ್ವವ್ಯವನೆಸಿಕೊಳ್ಳುತ್ತಿದ್ದ ಅವುಗಳ ಸಂಗತಿ ಬಿಟ್ಟಿರುತ್ತಾರೆ. ಏಕೆಂದರೆ ಯಾವ ಷ್ರೀಕಾರ ಧನುವಿದ್ಯೇಯ  
ಅಭ್ಯಾಸದ ಸಮಯದಲ್ಲಿ ಲಕ್ಷ್ಯವು ಬೇರೆಕಡೆಗೆ ಹೋದರೆ ಧನುಧಾರಿಯಿ ತನ್ನ ಗುರಿಯಿಂದ ಚಲಿತನಾಗುತ್ತಾನೆ,  
ಅದೇ ಷ್ರೀಕಾರ ಮುನಿಗಳು ಪೂರ್ವೋಕ್ತ ಬಾಹ್ಯಭ್ಯಂತರ ಪರದ್ವವ್ಯಗಳ ಸಂಸಗ್ರದಿಂದ ಧ್ಯೇಯಭಂತ  
ಒಂದು ಏತರಾಗನಿತ್ಯಾನಂದವೇ ಸ್ವಭಾವವಿರುವಂಥ ಪರಮಸಮರಸೀಭಾವರೂಪದಿಂದ ಪರಿಣತವಾದ  
ಪರಮಾತ್ಮತತ್ವದಿಂದ ಚಲಿತರಾಗುತ್ತಾರೆ; ತ್ರಿಗುಪ್ತಿಯುತ್ಕಾವಾದ ಸಮಾಧಿಯಿಂದ ಚ್ಯಾತಾಗುತ್ತಾರೆ.

**ಯಾವನು ಸಮಭಾವರಹಿತನಿಹನವನ ಸಂಗತಿ ಮಾಡಬೇಡ ।**

**ತವ ಚಿಂತಾಸಾಗರದಿ ಬೀಳುವ ಮೇಣ್ಣೇಮದಿ ದೇಹದಹಿಪ್ರದು ॥೧೦೯॥**

ಚಿಂತಾಸಾಯರಿ ಪಡಹಿ ರಾಗದ್ವೈಷಾದಿಕಲೋಲರೂಪೇ ಚಿಂತಾಸಮುದ್ರೇ ಪತೆಸಿ । ಪರ ಪರಂ ನಿಯಮೇನ । ಅಣ್ಣ ವಿ ಅನ್ಯದಪಿ ದೂಷಣಂ ಭವತಿ । ಕಿಮ್ ॥ ಡಜ್ಜಿ ದಹ್ಯತೇ ವ್ಯಾಕುಲಂ ಭವತಿ । ಕಿಂ ದಹ್ಯತೇ । ಅಂಗು ಶರೀರಂ ಇತಿ । ಅಯಮತ್ ಭಾವಾರ್ಥಃ । ಏತರಾಗನಿರ್ವಿಕಲ್ಪಸಮಾಧಿಭಾವನಾಪ್ರತಿಪಟ್ಟಭೂತರಾಗಾದಿಸ್ಪತ್ತಿಯ-ಪರಿಣಾಮ ಏವ ನಿಶ್ಚಯೇನ ಪರ ಇತ್ಯಜ್ಞತೇ । ವ್ಯವಹಾರೇಣ ತು ಮಿಥ್ಯಾತ್ಮರಾಗಾದಿಪರಿಣತಪುರುಷಃ ಸೋದಪಿ ಕಫಂಚಿತ್, ನಿಯಮೋ ನಾಸ್ತಿತಿ ॥೧೦೯॥

ಅಣ್ಣತದೇವ ಪರಸಂಸಗ್ರಹಂ ದೃಷ್ಟಾಂತೇನ ಸಮಭಾಯತಿ-

ಭಲ್ಲಾಹ ವಿ ಶಾಸಂತಿ ಗುಣ ಜಹ ಸಂಸಗ್ರ ಖಲೇಹಿಂ ।

ವಜ್ಞಸಾಣರು ಲೋಹಹ ಮಿಲಿಣ ತೇಂ ಹಿಟ್ಟಿಯಜ ಘಣೇಹಿಂ ॥೧೧೦॥

ಭದ್ರಾಣಾಮಪಿ ನಸ್ಯಂತಿ ಗುಣಾಃ ಯೇಷಾಂ ಸಂಸಗ್ರಃ ಖಲ್ಯಃ ।

ವ್ಯಶಾಂತರೋ ಲೋಹೇನ ಮಿಲಿತಃ ತೇನ ಹಿಟ್ಟಿ ಘನ್ಯಃ ॥೧೧೦॥

ಪರಮಧ್ಯಾನದ ವಿಫಾತಕವಿರುವುದರಿಂದ ಮಿಥ್ಯಾತ್ಮರಾಗಾದಿಗಳ ಪರಿಣಾಮರೂಪವು ಅಧವಾ ಮಿಥ್ಯಾತ್ಮರಾಗಾದಿಗಳ ಪರಿಣಾಮಗಳಲ್ಲಿ ಪರಿಣತರಾದ ಪುರುಷರೂಪದಂಥ ಪರಸಂಸಗ್ರವು ಬಿಡಲು ಯೋಗ್ಯವಿದೆಯೆಂಬುದು ಇಲ್ಲಿನ ಭಾವಾರ್ಥವಿದೆ.

ಈಗ ಅದೇ ಪರದ್ವಯಗಳ ಸಂಸಗ್ರವನ್ನು ಬಿಡುವುದರ ಕುರಿತು ಹೇಳುತ್ತಾರೆ,-

### ಗಾಢೆ - ೧೦೯

**ಅನ್ಯಯಾರ್ಥ :**- ಎಲ್ಲೆ ಆತ್ಮನೇ ! [ಜೋಣ] ಯಾರು [ಸಮ-ಭಾವಹಂ ಬಾಹಿರಣ] ಸಮಭಾವದಿಂದ ರಹಿತರಿದ್ದಾರೆ [ತಿಂ ಸಹುಂ] ಅವರುಗಳ ಜತೆ [ಸಂಗು] ಸಹವಾಸ [ಮಂ ಕರಿ] ಮಾಡಬೇಡ. ಏಕೆಂದರೆ ಅವರ ಜತೆ ಸಹವಾಸ ಮಾಡುವುದರಿಂದ [ಚಿಂತಾ-ಸಾಯರಿ ಪಡಹಿ] ನೀನು ಚಿಂತೆಯರೂಪದ ಸಮುದ್ರದಲ್ಲಿ ಬೀಳುವೆ, [ಪರ] ನಿಯಮದಿಂದ [ಅಂಗು] ದೇಹವು ಕೊಡ [ಡಜ್ಜಿ ಇ] ಒಳಗೆ ಹೊತ್ತಿ ಉರಿಯುವಂಥ [ಅಣ್ಣ ವಿ] ಇತರ ಸಂಕಟವೂ ಪ್ರಾಪ್ತವಾಗುವುದು.

**ಭಾವಾರ್ಥ :**- ಎಲ್ಲೆ ಆತ್ಮನೇ ! ಯಾರು ಜೀವನ-ಮರಣ, ಲಾಭ-ಹಾನಿ ಮೊದಲಾದವುಗಳಲ್ಲಿ ಸಮಭಾವವನ್ನು ಎಂದರೆ ಅನುಕೂಲ ವಿಶುದ್ಧಜ್ಞಾನ ಮತ್ತು ವಿಶುದ್ಧದರ್ಶನವು ಸ್ವಭಾವವಿರುವಂಥ ಪರಮಾತ್ಮದ್ವಯದ ಸಮ್ಯಕ್ಶರ್ಥದ್ದೆ, ಸಮ್ಯಗಾಜ್ಞಾನ ಮತ್ತು ಸಮ್ಯಕ್-ಅನುಷ್ಠಾನರೂಪದ ಸಮಭಾವದಿಂದ ಬಾಹ್ಯರಿದ್ದಾರೆ-ರಹಿತರಿದ್ದಾರೆ ಅವರ ಜತೆ ನೀನು ಸಂಸಗ್ರ ಮಾಡಬೇಡ. ಏಕೆಂದರೆ ಅವರ ಜತೆ ಸಂಸಗ್ರ ಮಾಡುವುದರಿಂದ ನೀನು ರಾಗ-ದ್ವೇಷ ಮೊದಲಾದವುಗಳ ಕಲೋಲರೂಪದ ಚಿಂತಾಸಮುದ್ರದಲ್ಲಿ ಬೀಳುವೆ. ಮತ್ತು ಶರೀರವು ಕೊಡ ನಿಯಮದಿಂದ ಆಕುಲವ್ಯಾಕುಲವಾಗುವಂಥ ದೋಷವು ಬಂದು ಬಿಡುವುದು.

ಹೆಗೆ ಅಗ್ನಿಲೋಹದ ಸಂಗ ಪಡೆದು ಘನದಿ ಹೊಡೆಸಿಕೊಳ್ಳುವುದು ।

ಹಾಗೆ ದುಷ್ಪರ ಸಂಸಗ್ರದಿ ಶಿಷ್ಟರ ಗುಣವಹ ನಾಶವಾಗುವವು ॥೧೧೦॥

ಭಲ್ಲಾಹಂ ವಿ ಇತ್ಯಾದಿ । ಭಲ್ಲಾಹಂ ವಿ ಭದ್ರಾಣಾಮಪಿ ಸ್ವಸ್ವಭಾವಸಹಿತಾನಾಮಪಿ ಕಾಸಂತಿ ಗುಣ ನಸ್ಯಂತಿ ಪರಮಾತ್ಮೋಪಲಭಿಲಕ್ಷಣಗುಣಾಃ । ಯೇಷಾಂ ಕಿರ್ಮಾ । ಜಹಂ ಸಂಸಗ್ರಿ ಯೇಷಾಂ ಸಂಸರ್ಗಃ । ಕೈ ಸಹ । ಖಲೇಹಿಂ ಪರಮಾತ್ಮಪದಾರ್ಥಪ್ರತಿಪಕ್ಷಭೂತೈನಿಶ್ಚಯನಯೇನ ಸ್ವಕೀಯಬುದ್ಧಿದೋಷರೂಪೈः ರಾಗದ್ವೈವಾದಿಪರಿಣಾಮೈः ಖಲೈದುಷ್ಟೈವ್ಯವಹಾರೇಣ ತು ಮಿಥ್ಯಾತ್ಮರಾಗಾದಿಪರಿಣಾತಪುರುಷೈः । ಅಸ್ಮಿನ್ನಧೇರ್ ದೃಷ್ಟಾಂತಮಾಹ । ವಜ್ಞಸಾಣರು ಲೋಹಹಂ ಮಿಲಿಲು ವೈಶಾಸರೋ ಲೋಹಮಿಲಿತಃ । ತೇಂ ತೇನ ಕಾರಣೇನ ಪಿಟ್ಟಿಯಜಿಫ್ಫೇಹಿಂ ಪಿಟ್ಟನಕ್ತಿಯಾಂ ಲಭತೇ । ಕೈಃ ಘನೈರಿತಿ । ಅತ್ಯಾನಾಕುಲತಪ್ಪಾವ್ಯವಿಫಾತಕೋಯೇನ । ದೃಷ್ಟಶ್ರುತಾನುಭೂತಭೋಗಾಕಾಂಕ್ಷಾರೂಪನಿದಾನಬಂಧಾದ್ವಪಧಾನಪರಿಣಾಮ ಏವ ಪರಸಂಸರ್ಗಸ್ತಾಜ್ಯಃ । ವ್ಯವಹಾರೇಣ ತು ಪರಪರಿಣಾತಪುರುಷ ಇತ್ಯಾಭಿಪ್ರಾಯಃ ॥೧೧೦॥

ಅಥ ಮೋಹಪರಿತ್ಯಾಗಂ ದರ್ಶಯತಿ-

**ಜೋಜಿಯ ಮೋಹ ಪರಿಚ್ಛಯಿಂ ಮೋಹ ಣ ಭಲ್ಲಾಲು ಹೋಜಿ ।**

**ಮೋಹಾಸತ್ತಲು ಸಯಲು ಜಗು ದುಕ್ಕಿ ಸಹಂತಲು ಜೋಜಿ ॥೧೧೧॥**

ವೀತರಾಗನಿವಿಕಲ್ಲ ಸಮಾಧಿಯ ಭಾವನೆಯಿಂದ ಪ್ರತಿಪಕ್ಷಭೂತವಾದ ರಾಗಾದಿಗಳ ರೂಪದ ಸ್ವಕೀಯ ಪರಿಣಾಮಗಳೇ ನಿಶ್ಚಯದಿಂದ ‘ಪರದ್ವಯ’ವೆಂದು ಕರೆಸಿಕೊಳ್ಳುತ್ತವೆ ಮತ್ತು ವ್ಯವಹಾರದಿಂದ ಮಿಥ್ಯಾತ್ಮ ರಾಗಾದಿಗಳ ರೂಪದಿಂದ ಪರಿಣಾತರಾದ ಪುರುಷರುಕೂಡ ಕಥಂಚಿತ್ ಪರವೇನಿಸಿಕೊಳ್ಳುತ್ತಾರೆ, ಆದರೆ ನಿಯಮವಿಲ್ಲವೆಂಬುದು ಇಲ್ಲಿನ ಭಾವಾರ್ಥವಿದೆ.

ಪರದ್ವಯದ ಸಂಸರ್ಗವು ದೋಷಯುಕ್ತವಿದೆಯಿಂಬ ಕಥನಪನ್ಮೇ ಈಗ ದೃಷ್ಟಾಂತದಿಂದ ದೃಢ ಮಾಡುತ್ತಾರೆ,-

ಗಾಥೆ - ೧೧೦

**ಅನ್ವಯಾರ್ಥ :-** [ವಜ್ಞಸಾಣರು] ಯಾವ ಪ್ರಕಾರ ಅಗ್ನಿಯು [ಲೋಹಹಂ ಮಿಲಿಲು ತೇಂ] ಲೋಹದೊಡನೆ ಸೇರಿಕೊಳ್ಳುವುದರಿಂದ [ಫಣೇಹಿಂ] ಸುತ್ತಿಗೆಯಿಂದ [ಪಿಟ್ಟಿಯಜಿ] ಹೊಡೆಸಿಕೊಳ್ಳುತ್ತದೆ, ಅದೇ ಪ್ರಕಾರ [ಖಲೇಹಿಂ ಜಹಂ ಸಂಸಗ್ರಿ] ದುಷ್ಪರ ಜತೆ ಯಾರದು ಸಂಸರ್ಗವಿದೆ ಅಂಥ [ಭಲ್ಲಾಹಂ ವಿ ಗುಣ ಕಾಸಂತಿ] ಭದ್ರಪುರುಷರ ಗುಣಗಳು ಕೂಡ ನಾಶಹೊಂದುತ್ತವೆ.

**ಭಾವಾರ್ಥ :-** ಸ್ವಸ್ವಭಾವಸಹಿತರಾದ ಭದ್ರ ಜೀವರುಗಳ ಪರಮಾತ್ಮನ ಪ್ರಾಪ್ತಿಸ್ವರೂಪವಾದಗುಣಗಳು ಪರಮಾತ್ಮಪದಾರ್ಥದ ಪ್ರತಿಪಕ್ಷಭೂತ ಮತ್ತು ನಿಶ್ಚಯನಯದಿಂದ ಸ್ವಕೀಯಬುದ್ಧಿದೋಷರೂಪದ ದುಷ್ಪರಾಗ-ದ್ವೇಷ ಮೋದಲಾದ ಪರಿಣಾಮಗಳು ಮತ್ತು ವ್ಯವಹಾರನಯದಿಂದ ಮಿಥ್ಯಾತ್ಮರಾಗಾದಿಗಳರೂಪದಿಂದ ಪರಿಣಾತರಾದಪುರುಷರ ಜತೆಯ ಸಂಸರ್ಗದಿಂದ ನಾಶಹೊಂದುತ್ತವೆ. ಇದರ ಸಮರ್ಥನೆ ಮಾಡುವ ಸಲುವಾಗಿ ದೃಷ್ಟಾಂತ ಹೇಳುತ್ತಾರೆ. ಅಗ್ನಿಯು ಲೋಹದ ಸಹವಾಸ ಮಾಡುವುದರಿಂದ ಅದು ಸುತ್ತಿಗೆಯಿಂದ ಹೊಡೆಸಿಕೊಳ್ಳಬೇಕಾಗುತ್ತದೆ.

**ಮೋಹವನು ಬಿಟ್ಟು ಬಿಡಲೆ ಯೋಗಿ ಮೋಹವದು ಸಮೀಚಿಸುವಿಲ್ಲ ।**

**ಮೋಹಾಸತ್ತ ಸಕಲ ಜಗತ್ತು ದುಃಖಸಹಿಸುತ್ತಿದೆ ನೋಡು ನೀನು ॥೧೧೧॥**

ಯೋಗಿನ್ ಮೋಹಂ ಪರಿತ್ಯಜ ಮೋಹೋ ನ ಭದ್ರೋ ಭವತಿ ।  
ಮೋಹಾಸ್ತಂ ಸಕಲಂ ಜಗದ್ ದುಃಖಂ ಸಹಮಾನಂ ಪಶ್ಯ ॥೧೦೧॥

ಜೋಜಯ ಇತ್ಯಾದಿ । ಜೋಜಯ ಹೇ ಯೋಗಿನ್ ಮೋಹ ಪರಿಚ್ಛಯಿಹಿ ನಿಮೋಹಪರಮಾತ್ಮ-ಸ್ವರೂಪಭಾವನಾಪ್ರತಿಪಣಿಭೂತಂ ಮೋಹಂ ತ್ಯಜ । ಕಸ್ಯಾತ್ । ಮೋಹ ಇ ಭಲ್ಲಲು ಹೋಜ ಮೋಹೋ ಭದ್ರಃ ಸಮೀಚಿಸೋ ನ ಭವತಿ । ತದಪಿ ಕಸ್ಯಾತ್ । ಮೋಹಾಸ್ತಂ ಸಯಲು ಜಗು ಮೋಹಾಸ್ತಂ ಸಮಸ್ತಂ ಜಗತ್ ನಿಮೋಹಶಶುದ್ಧಾತ್ಮಭಾವನಾರಹಿತಂ ದುಕ್ಕಂ ಸಹಂತಲು ಜೋಜ ಅನಾಕುಲತ್ತಲಕ್ಷಣಾಪಾರಮಾರ್ಥಿಕಸುಖವಿಲಕ್ಷಣ-ಮಾಕುಲತ್ತೋತ್ತಾದಕಂ ದುಃಖಂ ಸಹಮಾನಂ ಪಶ್ಯೇತಿ । ಅತ್ಯಾಸ್ತಂ ತಾವದ್ ಬಹಿರಂಗಪ್ರತ್ಯಕ್ಳಿತಾದೌ ಪೂರ್ವಂ ಪರಿತ್ಯಕ್ತೇ ಪ್ರಸ್ವಾಸನಾವಶೇನ ಸ್ವರಣರೂಪೋ ಮೋಹೋ ನ ಕರ್ತವ್ಯಃ । ಶುದ್ಧಾತ್ಮಭಾವನಾಸ್ವರೂಪಂ ತಪಶ್ಚರಣಂ ತತ್ವಾಧಕಭೂತಶರೀರಂ ತಸ್ಯಾಪಿ ಸ್ಥಿತಾರ್ಥಮಾರ್ಥನಾದಿಕಂ ಯದ್ಗೃಹ್ಯಮಾಣಂ ತತ್ತಾಪಿ ಮೋಹೋ ನ ಕರ್ತವ್ಯ ಇತಿ ಭಾವಾರ್ಥಃ ॥೧೦೧॥

ಅಥ ಸ್ಥಲಸಂಖ್ಯಾ ಬಹಿಭೂತಮಾಹಾರಮೋಹವಿಷಯನಿರಾಕರಣಸಮರ್ಥನಾರ್ಥಂ ಪ್ರಕ್ಷೇಪಕತ್ಯಯ-ಮಾಹ ತದ್ವಧಾ-

ಅನಾಕುಲತೆಯರೂಪದ ಸುಖವನ್ನು ಘಾತಮಾಡುವಂಥ ನೋಡಿದ, ಕೇಳಿದ ಮತ್ತು ಅನುಭವಿಸಿದ ಭೋಗಗಳ ಇಚ್ಛೆಯರೂಪದ ನಿದಾನಂಥ ಮೋದಲಾದ ಅಪಧ್ಯಾನರೂಪದ ಪರಿಣಾಮರೂಪವಾದ ಪರಸಂಸರ್ಗವೇ ತಾಜ್ಯವಿದೆ ಮತ್ತು ವ್ಯವಹಾರನಯದಿಂದ ಪರಪರಣತರಾದ ಪುರುಷರೇ ತಾಜ್ಯವಿದ್ವಾರೆಂಬುದು ಇಲ್ಲಿನ ಅಭಿಪ್ರಾಯವಿದೆ.

ಕಃಗ ಮೋಹದ ತ್ಯಾಗ ಮಾಡುವುದನ್ನು ದರ್ಶಿಸುತ್ತಾರೆ,-

### ಗಾಥ - ೧೧೧

**ಅನ್ವಯಾರ್ಥ :** - [ಜೋಜಯ] ಎಲ್ಲೆ ಯೋಗಿಯೇ ! ನೀನು [ಮೋಹ] ಮೋಹವನ್ನು [ಪರಿಚ್ಛಯಿಹಿ] ಪೂರ್ಣವಾಗಿ ಬಿಟ್ಟುಕೊಡು ಏಕಂದರೆ [ಮೋಹ] ಮೋಹವು [ಭಲ್ಲಿ ಇ ಹೋಜ] ಸಮೀಚಿಸಿಲ್ಲ; ಕಾರಣವೇನೆಂದರೆ [ಮೋಹಾಸ್ತಂ ಸಯಲು ಜಗು] ಮೋಹಾಸ್ತವಾದ ಸಂಪೂರ್ಣ ಜಗತ್ತು [ದುಕ್ಕಂ ಸಹಂತಲು] ದುಃಖ ಸಹನ ಮಾಡುತ್ತಿರುವುದನ್ನು [ಜೋಜ] ನೀನು ನೋಡು.

**ಭಾವಾರ್ಥ :** - ಎಲ್ಲೆ ಯೋಗಿಯೇ ! ನೀನು ನಿಮೋಹವಾದಂಥ ಪರಮಾತ್ಮಸ್ವರೂಪದ ಭಾವನೆಯಿಂದ ಪ್ರತಿಪಕ್ಷಭೂತವಾದಂಥ ಮೋಹವನ್ನು ಬಿಡು, ಏಕಂದರೆ ಮೋಹವು ಸಮೀಚಿಸಿಲ್ಲ. ಏಕಂದರೆ ನಿಮೋಹವಾದಂಥ ಶುದ್ಧಾತ್ಮನ ಭಾವನೆಯಿಂದ ರಹಿತವಾಗಿ ಮೋಹಾಸ್ತವಾದ ಸಮಸ್ತ ಜಗತ್ತು ಅನಾಕುಲತೆಯು ಲಕ್ಷಣವಿರುವಂಥ ಪಾರಮಾರ್ಥಿಕ ಸುಖದಿಂದ ವಿಲಕ್ಷಣ ಮತ್ತು ಆಕುಲತೆಯ ಉತ್ಪಾದಕವಾದಂಥ ದುಃಖವನ್ನು ಸಹನೆ ಮಾಡುತ್ತಿದೆಯಿಂಬುದನ್ನು ನೀನು ಕಣ್ಣರೆದು ನೋಡು.

ಮೋಹಲು ಬಿಟ್ಟುಕೊಟ್ಟ ಬಾಹ್ಯದಲ್ಲಿನ ಸ್ತ್ರೀ-ಪುತ್ರಾದಿಕರಲ್ಲಿ ಮತ್ತೆ ಸಂಸಾರವರ್ತದಿಂದ ಸ್ವರಣರೂಪದ ಮೋಹವನ್ನು ಮಾಡಿರುವುದು ಒಳ್ಳಿಯದಿದೆ. ಆದರೆ ಶುದ್ಧಾತ್ಮನ ಭಾವನೆಯ ಸ್ವರೂಪವಾದ ಆ ತಪಶ್ಚರಣೆಗೆ ಸಾಧಕಭೂತವಾದ ಆ ಶರೀರದ ಸಿರತೆಯ ಸಲುವಾಗಿ (ಅದನ್ನು ಉಳಿಸಿಕೊಳ್ಳುವ ಸಲುವಾಗಿ) ಕೂಡ ಅನ್ವಯಾನೀಯ

**ಕಾಲಣಾ ಣಗ್ಗರೂಪಂ ಬೀಭಸ್ಸಂ ದಡ್ಡ-ಮಡಯ-ಸಾರಿಷ್ಟಂ |  
ಅಹಿಲಸಸಿ ಕಿಂ ಇ ಲಜ್ಜಾಃ ಭಿಕ್ಷಾವಿ ಭೋಯಣಂ ಮಿಟ್ಟಂ ||೧೧೧-೨||**

**ಕೃತ್ವಾ ನಗ್ಗರೂಪಂ ಬೀಭತ್ತಂ ದಗ್ಧಮೃತಕಸದೃಶಮ್ |  
ಅಭಿಲಷಣಿ ಕಿಂ ನ ಲಜ್ಜಾಃ ಭಿಕ್ಷಾಯಾಂ ಭೋಜನಂ ಮಿಷ್ಟಂ ||೧೧೧-೩||**

ಕಾಲಣಾ ಇತ್ಯಾದಿ | ಕಾಲಣಾ ಕೃತ್ವಾ | ಕಿಮ್ ಣಗ್ಗರೂಪಂ ನಗ್ಗರೂಪಂ ನಿಗ್ರಂಥಂ ಜಿನರೂಪಮ್ | ಕಥಂಭೂತಮ್ | ಬೀಭತ್ತಂ (ಷಟ್? ) ಭಯಾನಕಮ್ | ಪುನರಪಿ ಕಥಂಭೂತಮ್ | ದಡ್ಡಮಡಯಸಾರಿಷ್ಟಂ ದಗ್ಧಮೃತಕಸದೃಶಮ್ | ಏವಂವಿಧಿಂ ರೂಪಂ ಧ್ವತ್ವಾ ಹೇ ತಪೋಧನ ಅಹಿಲಸಸಿ ಅಭಿಲಾಷಂ ಕರೋಣಿ ಕಿಂ ಇ ಲಜ್ಜಾಃ ಲಜ್ಜಾಃ ಕಿಂ ನ ಕರೋಣಿ ಕಿಂ ಕುವಾಣಾಃ ಸನ್ | ಭಿಕ್ಷಾವಿ ಭೋಯಣಂ ಮಿಟ್ಟಂ ಭಿಕ್ಷಾಯಾಂ ಭೋಜನಂ ಮಿಷ್ಟಂ ಇತಿ ಮನ್ಯಮಾನಃ ಸನ್ನಿತಿ | ಶ್ರಾವಕೇಣ ತಾವದಾಹಾರಾಭಯಭ್ಯೇಷಜ್ಯಶಾಸ್ತದಾನಂ ತಾತ್ಪರ್ಯೇಣ ದಾತವ್ಯಮ್ | ಆಹಾರದಾನಂ ಯೀನ ದತ್ತಂ ತೇನ ಶುದ್ಧಾತ್ಮಾನುಭೂತಿಶಾಧಕಂ ಬಾಹ್ಯಾಭ್ಯಂತರಭೇದಭಿನ್ನಂ ದ್ವಾದಶವಿಧಂ ತಪ್ತಜ್ಞರಣಂ ದತ್ತಂ ಭವತಿ | ಶುದ್ಧಾತ್ಮಭಾವಸಾಲಕ್ಷಣಂಯಮಾಧಕಸ್ಯ ದೇಹಸ್ಯಾಃಿ ಸ್ಥಿತಿಃ ಕೃತಾ ಭವತಿ | ಶುದ್ಧಾತ್ಮೈವಲಂಭ ಪ್ರಾಪ್ತಿರೂಪ ಭವಾಂತರ ಗತಿರಪಿ ದತ್ತಾ ಭವತಿ ಯದ್ವಾಪ್ಯೇವಮಾದಿ- ಗುಣವಿಶಿಷ್ಟಂ ಚತುರ್ವಿಧದಾನಂ ಶ್ರಾವಕಾಃ ಪ್ರಯಜ್ಞಂತಿ ತಥಾಪಿ ನಿಶ್ಚಯವ್ಯವಹಾರರತ್ವತ್ಯಯಾರಾಧಕತಪೋಧನೇನ ಬಹಿರಂಗಸಾಧನೀಭೂತಮಾಹಾರಾದಿಕಂ ಕಿಮಪಿ ಗೃಹಣತಾಪಿ ಸ್ಪಷ್ಟಭಾವಪ್ರತಿಪ್ರಕಾರೋ ಮೋಹೋ ನ ಕರ್ತವ್ಯ ಇತಿ ತಾತ್ಪರ್ಯಮ್ ||೧೧೧-೨||

**ಅಧ-**

ಮೋದಲಾದುವನ್ನು ಸ್ವಿಕರಿಸಲಾಗುತ್ತದೆ ಅದರ ಮೇಲೆ ಕೂಡ ಮೋಹವನ್ನು ಮಾಡಬೇಡವೆಂಬುದು ಇಲ್ಲಿನ ಭಾವಾರ್ಥವಿದೆ.

ಈಗ ಬಾಹ್ಯದಲ್ಲಿನ ಮೋಹ ತ್ಯಾಗದ ಸಮರ್ಪನೆ ಮಾಡುವ ಸಲುವಾಗಿ ಸ್ಥಳಸಂಖ್ಯೆಯಿಂದ ಅತಿರಿಕ್ತವಾದ ಮೂರು ಪ್ರಕ್ರೀಪಕ ಗಾಥಾಶೋತ್ರಗಳನ್ನು ಹೇಳುತ್ತಾರೆ,-

**ಗಾಢ - ೧೧೧-೨**

**ಅನ್ವಯಾರ್ಥ :-** ಎಲ್ಲೆ ತಪೋಧನನೇ ! [ಬೀಭಸ್ಸಂ] ಭಯಾನಕ, [ದಡ್ಡ-ಮಡಯ-ಸಾರಿಷ್ಟಂ] ಸುಟ್ಟ ಶವದ ಸಮಾನವಾದ [ಣಗ್ಗರೂಪಂ ಕಾಲಣಾ] ನಗ್ಗರೂಪವನ್ನು - ನಿಗ್ರಂಥ ಜಿನರೂಪವನ್ನು ಧಾರಣಮಾಡಿ [ಭಿಕ್ಷಾವಿ ಮಿಟ್ಟಂ ಭೋಯಣಂ] ಭಿಕ್ಷೇಯಲ್ಲಿ ಸಾಧಿಷ್ಟವಾದ ಭೋಜನವು ದೊರಕಿದರೆ ಒಳ್ಳೆಯದೆಂದು ಮನ್ಯಿಸಿ ನಿಂತು [ಅಹಿಲಸಸಿ] ಅದರ ಅಭಿಲಾಷೆ ಮಾಡುತ್ತಿದ್ದರೆ [ಕಿಂ ಇ ಲಜ್ಜಾಃ] ನಿನಗೆ ನಾಚಿಕೆ ಹೇಗೆ ಎನಿಸುವುದಿಲ್ಲ.

**ಆ ಭಯಾನಕ ದಗ್ಧ ಮೃತಕ ಸಮಾನ ನಗ್ಗರೂಪವನು ಧರಿಸಿ |**

**ಅಭಿಲಾಷೆ ಮಾಡಲು ಮಿಷ್ಟಂ ಭೋಜನದಿ ನಿನಗೆ ಲಜ್ಜಾಃ ಹೇಗಾಗದು ||೧೧೧-೨||**

ಜಜ್ ಇಚ್ಛಿಸಿ ಭೋ ಸಾಹೂ ಬಾರಹ-ವಿಹ-ತವಹಲಂ ಮಹಾ-ವಿಲಂ ।  
ತೋ ಮಣ-ವಯಣೇ ಕಾಪ ಭೋಯಣ-ಗಿದ್ದೀ ವಿವಚ್ಚೇಸು ॥೧೧೧-೩॥

ಯದಿ ಇಚ್ಛಿಸಿ ಭೋ ಸಾಧೋ ದ್ವಾದಶವಿಧತಪಃ ಫಲಂ ಮಹದ್ವಿಪ್ರಲಮ್ ।  
ತತಃ ಮನೋವಚನಯೋಃ ಕಾಯೇ ಭೋಜನಗೃದ್ಧಿಂ ವಿವರ್ಜಯಸ್ ॥೧೧೧-೪॥

ಜಜ್ ಇಚ್ಛಿಸಿ ಯದಿ ಇಚ್ಛಿಸಿ ಭೋ ಸಾಧೋ ದ್ವಾದಶವಿಧತಪಃ ಫಲಮ್ । ಕಥಂಭೂತಮ್ । ಮಹದ್ವಿಪ್ರಲಂ  
ಸ್ವಾರ್ಥಪವರ್ಗರೂಪಂ ತತಃ ಕಾರಣಾತ್ ಏತರಾಗಿಣಿಜಾನಂದೈ ಕಸುಖಿರಸಾಧಾನುಭವೇನ ತೃಪ್ತೋಭೂತಾಂ  
ಮನೋವಚನಕಾಯೇಷು ಭೋಜನಗೃದ್ಧಿಂ ವರ್ಜಯ ಇತಿ ತಾತ್ಪರ್ಯಮ್ ॥೧೧೧-೫॥

ಉತ್ತಂ ಚ-

ಚೇ ಸರಸಿಂ ಸಂತುಟ್ಯ-ಮಣ ವಿರಸಿ ಕಸಾಲಿ ವಹಂತಿ ।  
ತೇ ಮುಣ ಭೋಯಣ-ಫಾರ ಗಣ ಣವಿ ಪರಮತ್ವ ಮುಣಂತಿ ॥೧೧೧-೬॥

**ಭಾವಾರ್ಥ :-** ಶ್ರಾವಕರಂತೂ ತಾತ್ಪರ್ಯಪೂರ್ವಕವಾಗಿ ಆಹಾರ, ಅಭಯ, ಬ್ಯಾಂಡ್ಯ ಮತ್ತು  
ಶಾಸ್ತ್ರವೆಂದು ನಾಲ್ಕು ಪ್ರಕಾರದ ದಾನ ಕೊಡಬೇಕಾಗುವುದು. ಯಾರಿಗೆ ಆಹಾರದಾನ ಕೊಡುತ್ತಾನೆ ಅವರಿಗೆ ಶುದ್ಧ  
ಅತ್ಯನ ಅನುಭೂತಿಗೆ ಸಾಧಕವಾದ ಬಾಹ್ಯಾಭ್ಯಂತರ ಭೇದದಿಂದ ಹಸ್ನೆರಡು ಪ್ರಕಾರದ ತಪ್ಪತ್ರಣಾದ ದಾನ  
ಕೊಡುತ್ತಾನೆ. ಅವನು ಶುದ್ಧ ಅತ್ಯನ ಭಾವನಾಸ್ವರೂಪ ಸಂಯಮದ ಸಾಧಕವಾದಂಥದೇಹದ ಸ್ಥಿರತೆ ಕೊಡ  
ಮಾಡಿದ್ದಾನೆ ಮತ್ತು ಅವನು ಶುದ್ಧತೋಷಲಂಭದ ಪ್ರಾಸ್ತಿರೂಪವಾದ ಮೋಕ್ಷಗತಿಯನ್ನು ಕೊಡ ಕೊಟ್ಟಿದ್ದಾನೆ.

ಈ ಪ್ರಕಾರದ ಗುಣಗಳಿಂದ ವಿಶಿಷ್ಟವಾದ ನಾಲ್ಕು ಪ್ರಕಾರದ ದಾನಗಳನ್ನು ಶ್ರಾವಕರು ಕೊಡುತ್ತಿದ್ದರೂ  
ಕೊಡ ನಿಶ್ಚಯ-ವ್ಯವಹಾರರತ್ನತ್ವಯದ ಆರಾಧಕರಾದಂಥ ತಪ್ಪೋಧನರು ಬಹಿರಂಗಸಾಧನಭೂತವಾದ ಯಾವುದೇ  
ಆಹಾರ ಮೋದಲಾದುವನ್ನು ಗ್ರಹಣ ಮಾಡಿದರೂ ಕೊಡ ಸ್ವಾಸ್ಥಾವದಿಂದ ಪ್ರತಿಪಕ್ಷಭೂತವಾದ ಮೋಹವನ್ನು  
ಮಾಡಬಾರದೆಂಬುದು ಇಲ್ಲಿನ ತಾತ್ಪರ್ಯವಿದೆ.

ಈಗ ಮತ್ತೆ ಭೋಜನದ ಆಸಕ್ತಿಯ ತ್ಯಾಗ ಮಾಡಿಸುತ್ತಾರೆ,-

**ನಾಥ - ೧೧೧-೫**

**ಅನ್ವಯಾರ್ಥ :-** [ಭೋ ಸಾಹೂ] ಎಲ್ಲೆ ಸಾಧುವೇ ! [ಜಜ್] ಒಂದು ವೇಳೆ ನೀನು [ಮಹಾ-ವಿಲಂ  
ಬಾರಹ-ವಿಹ-ತವಹಲಂ] ಹಸ್ನೆರಡು ಪ್ರಕಾರದ ತಪಸ್ಸಿನ ಫಲವೆಂದು ಅತ್ಯಂತ ವಿಪುಲವಾದ ಸ್ವರ್ಗ-ಮೋಕ್ಷಗಳನ್ನು  
[ಇಚ್ಛಿಸಿ] ಬಯಸುತ್ತಿರುವೆ [ತೋಣಿ] ಆದುದರಿಂದ ಕೇವಲ ಒಂದು ಏತರಾಗ ನಿಜಾನಂದರೂಪವಾದ ಸುಖಿರಸದ  
ಆಸ್ಥಾದದ ಅನುಭವದಿಂದ ತೃಪ್ತನಾಗಿ [ಮಣ-ವಯಣೇ ಕಾಪ] ಮನ, ವಚನ ಮತ್ತು ಕಾಯದಿಂದ

ನೀನೆಲೆ ಸಾಧು ಹಸ್ನೆರಡುವಿಧ ತಪದ ವಿಪುಲಫಲವಿಚ್ಛಿಸುತ್ತಿರೆ ।

ಮನವಚನಕಾಯದಿ ಭೋಜನದ ಲೋಲುಪತೆಯನು ವಿವರ್ಜಿಸುವುದು ॥೧೧೧-೫॥

ಯಾವನು ಸರಸದಿ ಸಂತುಟ್ಯಮನ ವಿರಸದಿ ಕಷಾಯ ಮಾಡುವನು ।

ಅವನು ಹದಿನಂತೆ ಭೋಜನಲೋಲುಪಿಯಿದ್ದ ಪರಮಾರ್ಥ ತಿಳಿಯನು ॥೧೧೧-೬॥

ಯೇ ಸರಸೇನ ಸಂತುಷ್ಟಮನಸಃ ವಿರಸೇ ಕಣಾಯಂ ವಹಂತಿ ।

ತೇ ಮುನಯಃ ಭೋಜನಗೃಥಾಃ ಗಣಯ ನೈವ ಪರಮಾರ್ಥಂ ಮನ್ಯಂತೇ ॥೧೧೦-೪॥

ಜೀ ಇತ್ಯಾದಿ । ಜೀ ಸರಸಿಂ ಸಂತುಷ್ಟಮನಣ ಯೇ ಕೇಳನ ಸರಸೇನ ಸರಸಾಹಾರೇಣ ಸಂತುಷ್ಟಮನಸಃ ವಿರಸಿ ಕಸಾಲು ವಹಂತಿ ವಿರಸೇ ವಿರಸಾಹಾರೇ ಸತಿ ಕಣಾಯಂ ವಹಂತಿ ಕುರ್ವಂತಿ ತೇ ತೇ ಪೂರ್ವೋಕ್ತಾಃ ಮುಣಿ ಮನಯಸ್ತ ಪೋಧನಾಃ ಭೋಯಣಧಾರ ಗಣ ಭೋಜನವಿಷಯೇ ಗೃಹಿಸದ್ಯಶಾನ್ ಗಣಯ ಮನ್ಯಸ್ವಜಾನಿಷಿ । ಇತ್ತಂಭಂತಾಃ ಸಂತಃ ಇವಿ ಪರಮತ್ವ ಮುಣಂತಿ ನೈವ ಪರಮಾರ್ಥಂ ಮನ್ಯಂತೇ ಜಾನಂತಿತಿ । ಅಯಮತ್ತ ಭಾವಾರ್ಥಃ । ಗೃಹಸ್ಥಾನಾಮಾಹಾರದಾನಾದಿಕಮೇವ ಪರಮೋ ಧರ್ಮಸ್ತೇನೈವ ಸಮ್ಯಕ್ತಪೂರ್ವೇಣ ಪರಂಪರಯಾ ಮೋಕ್ಷಂ ಲಭಂತೇ ಕಸ್ತಾತ್ ಸ ಏವ ಪರಮೋ ಧರ್ಮ ಇತಿ ಚೇತಾ, ನಿರಂತರವಿಷಯಕಣಾಯಾಧಿನತಯಾ ಆರ್ತರೋದಧ್ಯಾನರತಾನಾಂ ನಿಶ್ಚಯರತ್ತತಯಲಕ್ಷಣಸ್ಯ ಶುದ್ಧೋಪಯೋಗಪರಮಧರ್ಮಸ್ಯಾವಕಾಶೋನಾಸ್ತಿತಿ । ಶುದ್ಧೋಪಯೋಗಪರಮಧರ್ಮರತ್ತಸ್ತಪೋಧನೇಸ್ತ ಸ್ವಷ್ಟಪಾನಾದಿವಿಷಯೇ ಮಾನಾಪಮಾನಸಮತಾಂ ಕೃತ್ವಾಯಫಾಲಾಭೇನ ಸಂತೋಷಃ ಕರ್ತವ್ಯ ಇತಿ ॥೧೧೦-೪॥

ಅಥ ಶುದ್ಧಾತ್ಮೋಪಲಂಭಾಭಾವೇ ಸತಿ ಪಂಚೀಂದ್ರಿಯವಿಷಯಾಸಕ್ತ ಜೀವಾನಾಂ ವಿನಾಶಂ ದರ್ಶಾಯತಿ-

ರೂವಿ ಪಯಂಗಾ ಸದ್ವಿ ಮಯ ಗಯ ಘಾಸಹಿ ಕಾಸಂತಿ ।

ಅಲಿಲುಲ ಗಂಧಜ ಮತ್ತ ರಸಿ ಕಿಮ್ ಅನುರಾಣ ಕರಂತಿ ॥೧೧೧॥

[ಭೋಯಣ-ಗಿಧ್ಯೇ] ಭೋಜನದ ಲೋಲುಪತೆಯನ್ನ ಬಿಟ್ಟು ಕೊಡಬೇಕೆಂಬುದು ಇಲ್ಲಿನ ತಾತ್ಪರ್ಯವಿದೆ.

ಈಗ ಮತ್ತೆ ಹೇಳುತ್ತಾರೆ,-

#### ಗಾಢಿ - ೧೧೦-೫

**ಅನ್ವಯಾರ್ಥ :** - [ಜೀ] ಯಾರು [ಸರಸಿಂ ಸಂತುಷ್ಟಿ-ಮಣಿ] ಸಾಧಿಷ್ಟವಾದ ಆಹಾರದಿಂದ ಮನಸ್ಸಿನಲ್ಲಿ ಸಂತುಷ್ಟರಾಗುತ್ತಾರೆ ಮತ್ತು [ವಿರಸಿ ಕಸಾಲು ವಹಂತಿ] ನೀರಸವಾದ ಆಹಾರದಿಂದ ಕೋಧಾದಿಕಣಾಯ ಮಾಡುತ್ತಾರೆ [ತೇ ಮುಣಿ] ಆ ಪೂರ್ವೋಕ್ತ ತಪೋಧನರು [ಭೋಯಣ-ಘಾರ] ಭೋಜನದ ವಿಷಯದಲ್ಲಿ ಗೃಹಿಸಿದ್ದ ಪಣಿಯಹಾಗೆ ಲೋಲುಪಿಗಳಿದ್ದಾರೆ [ಗಣಿ] ಎಂದು ನೀನು ತಿಳಿದುಕೊಳ್ಳು. ಮತ್ತು ಅಂಥ ಮನಸಿಗಳು [ಪರಮತ್ವ ಇವಿ ಮುಣಂತಿ] ಪರಮಾರ್ಥವನ್ನ ತಿಳಿಯುವುದಿಲ್ಲ.

**ಭಾವಾರ್ಥ :** - ಗೃಹಸ್ಥರಿಗೆ ಆಹಾರ ದಾನಾದಿಗಳೇ ಪರಮಧರ್ಮವಿದೆ. ಸಮ್ಯಕ್ತಸಹಿತ ಆಹಾರದಾನಾದಿಗಳನ್ನ ಕೊಡುವವರು ಪರಂಪರೆಯಿಂದ ಮೋಕ್ಷ ಪಡೆಯುತ್ತಾರೆ. ಅದಕ್ಕಾಗಿ ಗೃಹಸ್ಥರಿಗೆ ಅದೇ ಪರಮ ಧರ್ಮವಿದೆ. ಗೃಹಸ್ಥರು ನಿರಂತರ ವಿಷಯಕಣಾಯಗಳ ಆರ್ಥಿನರಿರುವುದರಿಂದ ಅವರಿಗೆ ಆರ್ಥ ಮತ್ತು ರೋದ್ರಧ್ಯಾನಗಳಾಗುತ್ತಿರುತ್ತವೆ ಮತ್ತು ಅವರಿಗೆ ನಿಶ್ಚಯರತ್ತತಯಸ್ಸರೂಪದಿಂದ ಶುದ್ಧೋಪಯೋಗರೂಪದ ಪರಮ ಧರ್ಮದ್ವಂತೂ ಅವಕಾಶವಿರುವುದಿಲ್ಲ. ಎಂದರೆ ಗೃಹಸ್ಥರಿಗೆ ಶುಭೋಪಯೋಗದ್ದೇ ಮುಖ್ಯತೆಯಿದೆ. ಇನ್ನು

ರೂಪದಿ ಪತಂಗ ಶಬ್ದದಿ ಮೃಗ ಸ್ವರ್ಥದಿ ಗಜ ನಾಶಮಪ್ಪವು ।

ಆ ಪರಿಮಳದಿ ದುಂಬಿ ರಸದಿ ಮೀನು ಅನುರಾಗವೇಕೆ ಮಾಳ್ಬಂದು ॥೧೧೧॥

ರೂಪೇ ಪತಂಗಾಃ ಶಬ್ದೀ ಮೃಗಾಃ ಗಜಾಃ ಸ್ವರ್ಚೀಃ ನಶ್ಯಂತಿ ।  
ಅಲಿಕುಲಾನಿ ಗಂಧೇನ ಮತ್ತಾಃ ರಸೇ ಕಿಂ ಅನುರಾಗಂ ಕುವರ್ತಂತಿ ॥१०१॥

ರೂಪಿ ಇತ್ಯಾದಿ । ರೂಪೇ ಸಮಾಸಕ್ತಾಃ ಪತಂಗಾಃ ಶಬ್ದೀ ಮೃಗಾಃ ಗಜಾಃ ಸ್ವರ್ಚೀಃ ಗಂಧೇನಾಲಿಕುಲಾನಿ ಮತ್ತಾಃ ರಸಾಸಕ್ತಾಃ ನಶ್ಯಂತಿ ಯತಃಕಾರಣಾತ್ ತತಃ ಕಾರಣಾತ್ಥಂ ತೇಮು ವಿಷಯೀಷ್ಟನುರಾಗಂ ಕುವರ್ತಂತಿತೆ । ತಥಾಹಿ ಪಂಚೀಂದ್ರಿಯವಿಷಯಾಕಾಂಕ್ಷಾಪ್ರಭೃತಿಸಮಸ್ತಾಪಧ್ಯಾನವಿಕಲ್ಪೀ ರಹಿತಃ ಶಾಸ್ಯಃ ಸ್ವರ್ಚನಾದೀಂದ್ರಿಯ-ಕಷಾಯಾತೀತಿನಿದೋಽಂದಿಪರಮಾತ್ಮವ್ಯಕ್ತಾಶ್ಚಾನಾನುಭರಣರಾಷಣಿವಿಕಲ್ಪಸಮಾಧಿಕಂಜಾತೀತರಾಗ-ಪರಮಾಣಾದ್ವೈಕಲಕ್ಷಣಾಸುಖಾಮೃತರಸಾಸ್ತಾದೇನ ಪ್ರಾಣಾಕಲಶವದ್ವರಿತಾವಣಃ ಕೇವಲಜ್ಞಾನಾದಿ ವ್ಯಕ್ತಿರೂಪಸ್ಯಾ-ಕಾಯ್ಸಮಯಾರಸ್ಮೋತ್ಪಾದಕಃ ಶುದ್ಧೋಪಯೋಗಸ್ತಭಾವೋ ಯೋಽಸಾವೇವಂಭೂತಃ ಕಾರಣಸಮಯಾರಾಃ ತದಾವನಾರಹಿತಾ ಜೀವಾಃ ಪಂಚೀಂದ್ರಿಯವಿಷಯಾಭಿಲಾಷವಶೀಕೃತಾಃ ನಶ್ಯಂತಿತೆ ಜ್ಞಾತಾಃ ಕಥಂ ತತ್ತ್ವಸ್ತುಂ ಗಳಂತಿ ತೇ ವಿವೇಕಿನ ಇತಿ । ಅತ್ಯ ಪತಂಗಾದಯ ಏಕೈಕವಿಷಯಾಸಕ್ತಾಃ ನಷ್ಣಾಃ, ಯೇ ತು ಪಂಚೀಂದ್ರಿಯವಿಷಯಮೋಹಿತಾಸ್ತೇ ವಿಶೇಷೇನ ನಶ್ಯಂತಿತೆ ಭಾವಾಧಾರಃ ॥१०१॥

ಅಥ ಲೋಭಕಷಾಯದೋಷಂ ದರ್ಶಯತಿ-

ಶುದ್ಧೋಪಯೋಗರೂಪವಾದ ಪರಮಧರ್ಮದಲ್ಲಿ ರತರಾದ ತಪೋಧನರಂತೂ ಅನ್ವ-ಪಾನೀಯ, ಮಾನ-ಅವಮಾನದ ವಿಷಯದಲ್ಲಿ ಸಮತೆಯನ್ನು ಕಾಯ್ದುಕೊಂಡು ಯಥಾ ಲಾಭದಿಂದ ಸಂತೋಷ ಮಾಡಿಕೊಳ್ಳುವುದು ಕರ್ತವ್ಯವಿದೆ.

ಶುದ್ಧಾತ್ಮನ ಪ್ರಾಪ್ತಿಯ ಅಭಾವವಾದರೆ ಪಂಚೀಂದ್ರಿಯಗಳ ವಿಷಯದಲ್ಲಿ ಆಸ್ತಕರಾದ ಜೀವರುಗಳ ವಿನಾಶ ವಾಗುತ್ತದೆಯೆಂದು ಈಗ ತೋರಿಸಿಕೊಡುತ್ತಾರೆ,-

### ಗಾಢ - १०१

**ಅನ್ವಯಾಧರ್ಮ :-** [ರೂಪಿ ಪಯಂಗಾ] ರೂಪದ ವಿಷಯದಲ್ಲಿ ಪತಂಗವು ಆಸ್ತವಿದೆ, [ಸದ್ಗುಣ್ಯ] ಶಬ್ದದ ವಿಷಯದಲ್ಲಿ ಜಿಂಕೆಗಳು ಆಸ್ತವಿವೆ, [ಫಾಸಹಿ ಗಯ] ಸ್ವರ್ಚದ ವಿಷಯದಲ್ಲಿ ಆಸ್ತಯು ಆಸ್ತವಿದೆ, [ಗಂಧಂ ಅಲಿಳುಲ] ಗಂಧದ ವಿಷಯದಲ್ಲಿ ದುಂಬಿಗಳು ಆಸ್ತವಿವೆ ಮತ್ತು [ರಸಿ ಮಜ್ಜ] ರಸದ ವಿಷಯದಲ್ಲಿ ಮೀನುಗಳು ಆಸ್ತವಿದ್ದು [ಜಾಸಂತಿ] ಪ್ರಾಣಕಳೆದುಕೊಳ್ಳುತ್ತವೆಂದ ಮೇಲೆ [ಕಿರ್ಮಾ ಅಣುರಾಣ ಕರಂತಿ] ವಿವೇಕ ಪ್ರರುಷರು ವಿಷಯಗಳಲ್ಲಿ ಅದೇಕೆ ಅನುರಾಗ ಮಾಡುತ್ತಾರೆ ? (ರೂಪದ ವಿಷಯದಲ್ಲಿ ಲೀನವಾಗಿ ವರ್ತಂಗ ಹುಳಿಗಳು ದೀವಿಗೆಯಲ್ಲಿ ಬಿದ್ದ ಮರಣಹೋಂದುತ್ತವೆ, ಶಬ್ದದ ವಿಷಯದಲ್ಲಿ ಲೀನವಾಗಿ ಜಿಂಕೆಗಳು ವ್ಯಾಧನ ಬಾಣದಿಂದ ಹತವಾಗುತ್ತವೆ, ಸ್ವರ್ಚದ ವಿಷಯದಲ್ಲಿ ಲೀನವಾಗಿ ಆಸ್ತಗಳು ಬಂಧನಕೊಳಗಾಗುತ್ತವೆ, ಗಂಧದ ವಿಷಯದಲ್ಲಿ ಲೀನವಾಗಿ ದುಂಬಿಗಳು ಕಮಲದಲ್ಲಿ ಸಿಕ್ಕಿಹಾಕಂಡು ಪ್ರಾಣಕಳೆದುಕೊಳ್ಳುತ್ತವೆ ಮತ್ತು ರಸದ ವಿಷಯದಲ್ಲಿ ಲೀನವಾಗಿ ಮೀನುಗಳು ಬೆಸ್ತನ ಬಲೆಯಲ್ಲಿ ಬಿದ್ದ ಸತ್ತಮೋಗುತ್ತವೆ. ಈ ಪ್ರಕಾರ ಒಂದೊಂದು ವಿಷಯದಲ್ಲಿ ಕಷಾಯಗಳಿಂದ ಆಸ್ತಕರಾದವರ ಸಲುವಾಗಿ ಏನು ಹೇಳುವುದು ? ಹೀಗೆ ತಿಳಿದುಕೊಂಡು ವಿವೇಕವ್ಯಾಪರು ವಿಷಯಗಳಲ್ಲಿ ಪ್ರತಿತಿ ಮಾಡಬಾರದು.)

ಜೋಜಿಯ ಲೋಹು ಪರಿಚ್ಛಯಹಿ ಲೋಹು ಣ ಭಲ್ಲು ಹೋಜಿ ।  
 ಲೋಹಾಸತ್ತಲು ಸಯಲು ಜಗು ದುಕ್ಕು ಸಹಂತಲು ಜೋಜಿ ॥೧೧೫॥  
 ಯೋಗಿನ್ ಲೋಭಂ ಪರಿತ್ಯಜ ಲೋಭೋ ನ ಭದ್ರಃ ಭವತಿ ।  
 ಲೋಭಾಸಕ್ತಂ ಸಕಲಂ ಜಗದ್ ದುಃಖಂ ಸಹಮಾನಂ ಪಶ್ಯ ॥೧೧೬॥

ಹೇ ಯೋಗಿನ್ ಲೋಭಂ ಪರಿತ್ಯಜ । ಕಸ್ತಾತ್ । ಲೋಭೋ ಭದ್ರಃ ಸಮೀಚಿನೋ ನ ಭವತಿ ।  
 ಲೋಭಾಸಕ್ತಂ ಸಮಸ್ತಂ ಜಗದ್ ದುಃಖಂ ಸಹಮಾನಂ ಪಶ್ಯೇತಿ । ತಥಾಹಿ-ಲೋಭಕಷಾಯವಿಪರೀತಾತ್  
 ಪರಮಾತ್ಮಸ್ವಭಾವಾದ್ವಿಪರೀತಂ ಲೋಭಂ ತ್ಯಜ ಹೇ ಪ್ರಭಾಕರಭಟ್ಟ । ಯತಃ ಕಾರಣಾತ್ ನಿಲೋಭಪರಮಾತ್ಮ-  
 ಭಾವನಾರಹಿತಾ ಜೀವಾ ದುಃಖಮಂಜಾನಾಸಿಷ್ಟಂತಿತೇ ತಾತ್ಪರ್ಯಮಾರ್ಪಾ ॥೧೧೭॥  
 ಅಥಾಮುಮೇವ ಲೋಭಕಷಾಯದೋಷಂ ದೃಷ್ಟಾಂತೇನ ಸಮಭಾಯತಿ-  
 ತಲಿ ಅಹಿರಣಿ ವರಿ ಘನವಡಣಿ ಸಂಡಸ್ಯಯ ಲುಂಜೋಡು ।  
 ಲೋಹಕ ಲಗ್ಗಿವಿ ಹುಯವಹಹ ಪಿಕ್ಕು ಪಡಂತಲು ತೋಡು ॥೧೧೮॥

**ಭಾವಾಭಾಃ :-** ಐದು ಇಂದ್ರಿಯಗಳ ವಿಷಯಗಳ ಆಕಾಂಕ್ಷೆಯಿಂದ ಹಿಡಿದು ಸಮಸ್ತ ಅಪಧ್ಯಾನದ ವಿಕಲ್ಪಗಳಿಂದ ರಹಿತ-ಶಾಂತಿ, ಸ್ವರ್ವನಾದಿ ಇಂದ್ರಿಯ ವಿಷಯಕಷಾಯಗಳಿಂದ ಅತೀತನಾದಂಥ ನಿದೋಷ ಪರಮಾತ್ಮನ ಸಮ್ಮುಕ್ತತ್ವದ್ವೈ, ಸಮ್ಮುಗ್ಳಾಸ, ಸಮ್ಮುಕ್ತ ಆಚರಣೆರೂಪದ ನಿರ್ವಿಕಲ್ಪ ಸಮಾಧಿಯಿಂದ ಒಂದು ವೀತರಾಗ ಪರಮಾತ್ಮಾದವು ಉಳ್ಳ ಇವಿರುವಂಥ ಸುಖಾಮೃತ ರಸದ ಆಸಾಧದಿಂದ ಪೂರ್ಣವಾದ ಎಂದರೆ ಅಂಚುಮಟ್ಟ ತುಂಬಿತುಳುಕುವ ಕಲಶದ ಹಾಗೆ ಪರಿಪೂರ್ಣವಾದ ಕೇವಲಜ್ಞಾನ ಮೊದಲಾದವರುಗಳ ವ್ಯಕ್ತರೂಪಕಾರ್ಯ ಸಮಯಸಾರದ ಉತ್ತಾಪಕವಾದಂಥ ಶುದ್ಧೋಪಯೋಗ ಸ್ಥರೂಪವಾದ ಕಾರಣ ಸಮಯಸಾರದ ಭಾವನೆಯಿಂದ ರಹಿತರಾದ ಮತ್ತು ಪರಂಚೀಂದ್ರಿಯ ವಿಷಯಗಳ ಅಭಿಲಾಷೆಯ ವಶವತ್ತಿಯಾದ ಜೀವರುಗಳು ನಾಶ ಮೊಂದುತ್ತಾರೆ.

ಪತಂಗ ಮೊದಲಾದ ಜೀವಗಳು ಒಂದೊಂದು ವಿಷಯದಲ್ಲಿ ಆಸಕ್ತವಾಗಿ ನಾಶಮೊಂದುತ್ತವೆಂದ ಮೇಲೆ ಐದೂ ಇಂದ್ರಿಯಗಳ ವಿಷಯಗಳಲ್ಲಿ ಮೋಹಿತರಾಗಿರುವವರು ವಶಿಷ್ಟವಾಗಿ ನಾಶಮೊಂದುತ್ತಾರೆಂಬುದು ಇಲ್ಲಿನ ಭಾವಾಭಾಃ ವಿದೆ.

ಈಗ ಲೋಭಕಷಾಯದ ದೋಷವನ್ನು ತೀಳಿಸಿಕೊಡುತ್ತಾರೆ,-

### ಗಾಥೆ - ೧೧೯

**ಅನ್ವಯಾಭಾಃ :-** [ಜೋಜಿಯ] ಎಲ್ಲೆ ಯೋಗಿಯೇ ! ನೀನು [ಲೋಹು ಪರಿಚ್ಛಯಹಿ] ಲೋಭವನ್ನು ಬಿಟ್ಟುಕೊಡು, ಏಕೆಂದರೆ [ಲೋಹು] ಲೋಭವು [ಭಲ್ಲು ಣ ಹೋಜಿ] ಸಮೀಚಿನವಿಲ್ಲ,

ಲೋಭವನು ಬಿಟ್ಟುಬಿಡಲೆ ಯೋಗಿ ಲೋಭವದು ಸಮೀಚಿನವಿಲ್ಲ ।  
 ಲೋಭಾಸಕ್ತ ಸಕಲ ಜಗತ್ ದುಃಖಪಾಸುತ್ತಿದೆ ನೋಡು ನೀನು ॥೧೧೯॥  
 ತಲದಲಡಿಗಲ್ಲು ಮೇಲೆ ಘನದೇಟು ಮೇಣೆಕ್ಕುಳದಿ ಎಳೆಯುವುದು ।  
 ಆ ಲೋಹದ ಸಂಬಂಧ ಪಡೆದಗ್ಗೆ ಸಹಿಸುವ ದುಃಖ ನೀ ನೋಡು ॥೧೨೦॥

ತಲೆ ಅಧಿಕರಣಂ ಉಪರಿ ಘನಪಾಠನಂ ಸಂದರ್ಶ ಕಲುಂಚನಮ್ |  
ಲೋಹಂ ಲಗಿತ್ತಾ ಹುತವಹಸ್ಯ ಪಸ್ಯ ಪತತ್ ತ್ಯೋಟನಮ್ ||೧೦೪||

ತಲೇ ಅಧಸ್ತನಭಾಗೇ ಧಿಕರಣಸಂಜ್ಞೋಪಕಾರಣಂ ಉಪರಿತನಭಾಗೇ ಘನಪಾಠಪಾಠನಂ ತಳೈವ  
ಸಂಡಸಕಸಂಜ್ಞೇನೋಪಕರಣೇನ ಲುಂಚನಮಾಕರಣಮ್ | ಕೇನ | ಲೋಹಪಿಂಡನಿಮಿತ್ತೇನ | ಕಸ್ಯ | ಹುತ-  
ಭುಜೋರಗ್ಗೇಃ ತ್ಯೋಟನಂ ಖಿಂಡನಂ ಪತಂತ ಪಶ್ಯೇತಿ | ಅಯಮತ್ ಭಾವಾಧಃ | ಯಥಾ ಲೋಹಪಿಂಡ-  
ಸಂಸಗಾದಗ್ಗಿರಜ್ಞಾನಿಲೋಕಪ್ರಾಜ್ಯಪ್ರಸಿದ್ಧಾದೇವತಾ ಷಿಟ್ಟನಕ್ತಿಯಾಂ ಲಭತೇ ತಥಾ ಲೋಭಾದಿಕಣಾಯಪರಿಣತಿ-  
ಕಾರಣಭೂತೇನ ಪಂಚೀಂದ್ರಿಯ ಶರೀರಸಂಬಂಧೇನ ನಿಲೋಽಭಪರಮಾತ್ಮತತ್ತ್ವಭಾವನಾ ರಹಿತೋ ಜೀವೋ ಘನಪಾಠಸ್ಥಾನೀಯಾನಿ ನಾರಕಾದಿದುಃಖಾನಿ ಬಹುಕಾಲಂ ಸಹತ ಇತಿ ||೧೦೪||

ಅಥ ಸೈಹಪರಿತ್ಯಾಗಂ ಕಭಯತಿ-

ಜೋಜಯ ಕೇಹು ಪರಿಚಯಹಿ ಕೇಹು ಇ ಭಲ್ಲಲು ಹೋಜ |  
ಕೇಹಾಸತ್ತಲು ಸಯಲು ಜಗು ದುಕ್ಕಿ ಸಂಹಂತಲು ಜೋಜ ||೧೦೫||

[ಲೋಹಾಸತ್ತಲು ಸಯಲು ಜಗು] ಲೋಭದಿಂದ ಅಸಕ್ತವಾದ ಸಮಸ್ತ ಜಗತ್ತು [ದುಕ್ಕಿ ಸಹಂತಲು ಜೋಜ]  
ದುಃಖ ಸಹನೆ ಮಾಡುತ್ತಿರುವುದನ್ನು ನೀನು ನೋಡು.

ಭಾವಾಧಃ :- ಎಲ್ಲೆ ಪ್ರಭಾಕರಭಟ್ಟನೇ ! ಲೋಭಕಣಾಯದಿಂದ ವಿಪರೀತವಾದಂಥ ಪರಮಾತ್ಮ  
ಸ್ವಭಾವದಿಂದ ವಿಪರೀತವಾದ ಲೋಭವನ್ನು ನೀನು ಬಿಡು, ಏಕೆಂದರೆ ನಿಲೋಽಭನಾದ ಪರಮಾತ್ಮನ ಭಾವನೆಯಿಂದ  
ರಹಿತರಾದಜೀವರುಗಳು ದುಃಖವನ್ನು ಭೋಗಿಸುತ್ತಿದ್ದಾರೆ.

ಈಗ ಇದೇ ಲೋಭಕಣಾಯದ ದೋಷವನ್ನು ಧೃಷ್ಟಾಂತದಿಂದ ಸಿದ್ಧ ಮಾಡುತ್ತಾರೆ,-

ಗಾಥೆ - ೧೦೫

ಅನ್ವಯಾಧಃ :- [ಲೋಹಹಂ ಲಗ್ಗಿವಿ] ಲೋಹದ ಸಂಬಂಧ ಪಡೆದು ಲೋಹದ ಗುಂಡಿನ  
ನಿಮಿತ್ತದಿಂದ [ಹುಯವಹಹಂ] ಅಗ್ಗಿಗೆ [ತಲೆ ಅಹಿರಣ ವರಿ ಘಣವಡಣಿ] ಕೆಳಗಿರಿಸಿದ ಅಡಿಗಲ್ಲಿನ ಮೇಲೆ  
ದೊಡ್ಡ ಸುತ್ತಿಗೆಯ ಏಟು ಮತ್ತು [ಸಂಡಸ್ಯಯ ಲುಂಚೋಡು] ಇಕ್ಕುಳಿದಿಂದ ಎಳೆಯುವುದು, [ತೋಡು]  
ಪೆಟ್ಟನಿಂದ ತುಂಡಾಗುವುದು ಇತ್ಯಾದಿ [ಪಡಂತಲು ಷಿಕ್ಕಿ] ಕಷ್ಟವಾಗುವುದನ್ನು ನೀನು ನೋಡು.

ಭಾವಾಧಃ :- ಯಾವ ಪ್ರಕಾರ ಲೋಹದ ಗುಂಡಿನ ಸಂಸಗ್ರಹಿಂದ ಅಗ್ಗಿಯು ಯಾವುದು ಅಳ್ಳಾನೀ  
ಜನರಲ್ಲಿ ಪೂಜ್ಯ ಮತ್ತು ಪ್ರಸಿದ್ಧವಾದ ದೇವವಿದೆ ಅದು ಕೂಡ ಹೊಡೆಸಿಕೊಳ್ಳುತ್ತದೆ ಅದೇ ಪ್ರಕಾರ ಲೋಭ  
ಮೌದಲಾದ ಕಣಾಯಪರಿಣತಿಗೆ ಕಾರಣಭೂತವಾದ ಪಂಚೀಂದ್ರಿಯ ಶರೀರದ ಸಂಬಂಧದಿಂದ ನಿಲೋಽಭ  
ಪರಮಾತ್ಮತತ್ತ್ವದ ಭಾವನೆಯಿಂದ ರಹಿತನಾದ ಜೀವನು ಸುತ್ತಿಗೆಯ ಏಟಿನಂತೆ ನರಕ ಮೌದಲಾದುವುಗಳಲ್ಲಿನ  
ದುಃಖಗಳನ್ನು ಅಧಿಕ ಕಾಲದವರೆಗೆ ಸಹನೆ ಮಾಡುತ್ತಾನೆ.

ಸೈಹವನು ಬಿಟ್ಟಬಿಡೆಲೆಯೋಗಿ ನೇಹವದು ಸಮೀಕ್ಷೀನವಿಲ್ಲ.  
ಸೈಹಾಸಕ್ತ ಸಕಲ ಜಗತ್ತು ದುಃಖ ಸಹಿಸುತ್ತಿದೆ ನೋಡು ನೀನು ||೧೦೫||

ಯೋಗಿನ್ ಸೈಹಂ ಪರಿತ್ಯಜ ಸೈಹೋ ನ ಭದ್ರೋ ಭವತಿ ।  
ಸೈಹಾಸ್ತಂ ಸಕಲಂ ಜಗದ್ ದುಃಖಂ ಸಹಮಾನಂ ಪಶ್ಯ ॥೧೦೫॥

ರಾಗಾದಿಸೈಹಪ್ರತಿಪಕ್ಷಭೂತೇ ವೀತರಾಗಪರಮಾತ್ಮಪದಾರ್ಥಧ್ಯಾನೇ ಸ್ಥಿತಾ ಶುದ್ಧಾತ್ಮತ್ವಾದಿಪರೀತಂ ಹೇ ಯೋಗಿನ್ ಸೈಹಂ ಪರಿತ್ಯಜ । ಕಷ್ಟಾ । ಸೈಹೋ ಭದ್ರಃ ಸಮೀಚಿನೋ ನ ಭವತಿ । ತೇನ ಸೈಹೇನಾಸ್ತಂ ಸಕಲಂ ಜಗನ್ನಿಃಸೈಹಶುದ್ಧಾತ್ಮಭಾವನಾರಹಿತಂ ವಿವಿಧಾರೀರಮಾನಸರೂಪಂ ಬಹುದುಃಖಂ ಸಹಮಾನಂ ಪಶ್ಯತಿ । ಅತ್ಯ ಭೇದಾಭೇದರತ್ತತ್ಯಾ ಯಾತ್ಕರ್ಮೋಕ್ಷಮಾರ್ಗಂ ಮುಕ್ತಾ ತತ್ತ್ವಿಪಕ್ಷಭೂತೇ ಮಿಥಾತ್ಪರಾಗಾದೋ ಸೈಹೋ ನ ಕರ್ತವ್ಯ ಇತಿ ತಾತ್ಪರ್ಯಮಾ । ಉತ್ಸಂ ಚ-'ತಾವದೇವ ಸುಖೀ ಜೀವೋ ಯಾವನ್ನ ಸ್ಥಿತ್ಯೇ ಕ್ಷಾಂತಿ । ಸೈಹಾನುವಿದ್ಧಹೃದಯಂ ದುಃಖಮೇವ ಪದೇ ಪದೇ ॥' ॥೧೦೫॥

ಅಥ ಸೈಹದೋಷಂ ದೃಷ್ಟಾಂತೇನ ದೃಢಯತಿ-

ಜಲಸಿಂಚನು ಪಯ-ಣದ್ವಲಣು ಪ್ರಣು ಪ್ರಣಾ-ದುಕ್ಷಿ ।  
ಜೀಹವ ಲಗ್ಗಿವಿ ತಿಲ-ಣಿಯರು ಜಂತಿ ಸಹಂತಲು ಹಿಕ್ಷಿ ॥೧೦೬॥

ಈಗ ಸೈಹದ ತ್ಯಾಗ ಮಾಡುವುದನ್ನ ಹೇಳುತ್ತಾರೆ,-

### ಗಾಥೆ - ೧೦೬

**ಅನ್ನಯಾರ್ಥ :** - [ಜೊಳಿಯ] ಎಲ್ಲೆ ಯೋಗಿಯೇ ! ನೀನು [ಜೀಹು] ಸೈಹವನ್ನು [ಪರಿಷ್ಟಯಹಿ] ಬಿಟ್ಟುಕೊಡು ಏಕೆಂದರೆ [ಜೀಹು] ಸೈಹಪ್ರ [ಭಲ್ಲಲು ಇ ಹೋಳಿ] ಸಮೀಚಿನವಿಲ್ಲ [ಜೀಹಾಸ್ತಣು ಸಯಲು ಜಗು] ಸೈಹದಿಂದ ಆಸ್ತವಾದ ಸಮಸ್ತ ಜಗತ್ತು [ದುಕ್ಷಿ ಸಹಂತಲು ಜೊಳಿ] ದುಃಖ ಭೋಗಿಸುತ್ತಿರುವುದನ್ನು ನೀನು ನೋಡು.

**ಭಾವಾರ್ಥ :** - ಎಲ್ಲೆ ಯೋಗಿಯೇ ! ರಾಗಾದಿಗಳ ಸೈಹದಿಂದ ಪ್ರತಿಪಕ್ಷಭೂತವಾದಂಥ ವೀತರಾಗ ಪರಮಾತ್ಮಪದಾರ್ಥದ ಧ್ಯಾನದಲ್ಲಿ ಸ್ಥಿರವಿದ್ಧುಕೊಂಡು ಶುದ್ಧಾತ್ಮತ್ವಾದಿಂದ ವಿವರಿತವಾದಂಥ ಸೈಹವನ್ನು ನೀನು ಬಿಟ್ಟುಬಿಡು, ಏಕೆಂದರೆ ಸೈಹಪ್ರ ಸಮೀಚಿನವಿಲ್ಲ. ಆ ಸೈಹದಲ್ಲಿ ಆಸ್ತವಾದ ಸಮಸ್ತ ಜಗತ್ತು ನಿಃಸೈಹನಾದಿಂಥ ಶುದ್ಧಾತ್ಮನ ಭಾವನೆಯಿಂದ ರಹಿತವಾಗಿ ಶಾರೀರಿಕ ಹಾಗೂ ಮಾನಸಿಕವಾಗಿ ಅನೇಕ ಪ್ರಕಾರದ ಅಧಿಕ ದುಃಖ ಸಹನೆ ಮಾಡುತ್ತಿರುವುದನ್ನು ನೀನು ನೋಡು.

ಭೇದಾಭೇದರತ್ತತ್ಯಾ ಯಾತ್ಕವಾದ ಮೋಕ್ಷಮಾರ್ಗವನ್ನು ಬಿಟ್ಟುಕೊಟ್ಟು ಅದರ ಪ್ರತಿಪಕ್ಷಭೂತವಾದ ಮಿಥಾತ್ಪರಾಗ ಮೊದಲಾದವುಗಳಲ್ಲಿ ಸೈಹ ಮಾಡಬಾರದಂಬುದು ಇಲ್ಲಿನ ತಾತ್ಪರ್ಯವಿದೆ, ಇತರೆಯೂ ಹೀಗೆ ಹೇಳಿದಾರೆ. ಈ ಜೀವಪ್ರ ಎಲ್ಲಿಯವರಿಗೆ ಜಗತ್ತಿನ ಯಾವುದೇ ಪದಾರ್ಥದ ಕುರಿತು ಸೈಹ ಮಾಡುವುದಿಲ್ಲ ಅಲ್ಲಿಯವರಿಗೆ ಸುಖಿಯಿದೆ. ಸೈಹದಿಂದ ವಿದ್ವಾದ-ಸೈಹಯುಕ್ತವಾದ ಹೃದಯವು ಹೆಚ್ಚಿ ಹೆಚ್ಚಿಗೆ ದುಃಖವನ್ನೇ ಪಡೆಯುತ್ತದೆ.

ಜಲ ಸೇಚನ ಪದನಿರ್ದಾರಣೆ ಮತ್ತೆ ಮತ್ತೆ ಪೀಡನದುಃಖವನು ।  
ತಿಲನಿಕರ ನೇಹನಿಮಿತ್ತ ಯಂತ್ರದಿ ಸಹಿಸುವುದನು ನೋಡು ನೀನು ॥೧೦೬॥

ಜಲಸಿಂಚನ ಪಾದನಿರ್ದೇಶನಂ ಪುನಃಪುನಃ ಪೀಡನದುಃಖಮ್ |

ಸೈಹಂ ಲಗಿತ್ವಾ ತಿಲನಿಕರಂ ಯಂತ್ರೇಣ ಸಹಮಾನಂ ಪಶ್ಯ ॥೧೦೬॥

ಜಲಸಿಂಚನಂ ಪಾದನಿರ್ದೇಶನಂ ಪುನಃಪುನಃ ಪೀಡನದುಃಖಂ ಸೈಹನಿಮಿತ್ತಂ ತಿಲನಿಕರಂ ಯಂತ್ರೇಣ ಸಹಮಾನಂ ಪಶ್ಯತ್ತೇತಿ । ಅತ್ಯೇತರಾಗಚಿದಾನಂದೈಕಸ್ಥಭಾವಂ ಪರಮಾತ್ಮತ್ವಂ ಮಸೇವಮಾನಾ ಅಜಾನಂತೋ ಏತರಾಗನಿರ್ವಿಕಲ್ಪಸಮಾಧಿಬಲೇನ ನಿಶ್ಚಲಚಿತ್ತೇನಾಭಾವಯಂತಶ್ಚ ಜೀವಾ ಮಿಥ್ಯಾಮಾರ್ಗಂ ರೋಚಮಾನಾಃ ಪಂಚೀಂದ್ರಿಯವಿಷಯಾಸಕ್ತಾಃ ಸಂತೋ ನರನಾರಕಾದಿಗಿತಿಷು ಯಂತ್ರಪೀಡನಕ್ರಿಚಿವಿದಾರಣಾಶಾಲಾರೋಹಣಾದಿನಾನಾ ದುಃಖಂ ಸಹಂತ ಇತಿ ಭಾವಾಭಿಃ ॥೧೦೬॥

ಉಕ್ತಂ ಚ-

ತೇ ಜಯ ಧಣ್ಣಾ ತೇ ಜಯ ಸಪ್ತಾರಿಸಾ ತೇ ಜಯಂತು ಜಯ-ಲೋಹಿ ।

ವೋದ್ಧಹ-ದಹಮ್ಯಿ ಪಡಿಯಾ ತರಂತಿ ಜೀ ಜೀವ ಲೀಲಾಹ ॥೧೦೭॥

ತೇ ಚೈತ್ರ ಧನ್ಯಾಃ ತೇ ಚೈತ್ರ ಸಪ್ತಾರಿಸಾಃ ತೇ ಜೀವಂತು ಜೀವಲೋಹೇ ।

ಯೋವನಂದಹೇ ಪತಿತಾಃ ತರಂತಿ ಯೀ ಚೈವ ಲೀಲಯಾ ॥೧೦೭॥

ತೇ ಚೈವ ಧನ್ಯಾಸ್ತೇ ಚೈವ ಸಪ್ತಾರಿಸಾಸ್ತೇ ಜೀವಂತು ಜೀವಲೋಹೇ । ತೇ ಕೇ । ವೋದ್ಧಹಶಬ್ದೀನ ಯೋವನಂ ಸ ಏವ ದ್ರಹೋ ಮಹಾಹೃದಸ್ತತ್ರ ಪತಿತಾಃ ಸಂತಸ್ತರಂತಿ ಯೀ ಚೈವ । ಕಯಾ । ಲೀಲಯೇತಿ ।

ಈಗ ಸೈಹದ ದೋಷವನ್ನ ದೃಷ್ಟಾಂತದ ಮೂಲಕ ದೃಢ ಮಾಡುತ್ತಾರೆ,-

ಗಾಥ - ೧೦೮

**ಅನ್ನಯಾಭಿಃ :-** [ತಿಲ-ಣೀಯರು] ಹೇಗೆ ತಿಲಸಮಾಹವು [ಣೀಹಹಂ ಲಗ್ಗಿ] ಸೈಹದ ನಿಮಿತ್ತದಿಂದ (ಸ್ವಿಗ್ರಹಿಯ ಸಂಬಂಧದಿಂದ) [ಜಲಸಿಂಚನೆ] ನೀರಿನಿಂದ ನೆನೆಯುವುದು, [ಪಯ-ಣಂದ್ರಲಣು] ಕಾಲಿನಿಂದ ತುಳಿಯುವುದು, [ಜಂತಿ] ಗಾಣದಲ್ಲಿ [ಪ್ರಣಿ ಪ್ರಣಿ] ಮತ್ತೆ ಮತ್ತೆ [ಪೀಲಣ-ದುಕ್ಷು] ಅರೆದು ಹಿಂಡುವ ದುಃಖ [ಸಹಂತಲು ಷಿಕ್ಷ್ಯ] ಸಹನೆ ಮಾಡುತ್ತಿರುವುದನ್ನ ನೀನು ನೋಡು.

**ಭಾವಾಭಿ :-** ಒಂದು ಏತರಾಗ ಚಿದಾನಂದವೇ ಸ್ವಭಾವವಿರುವಂಥ ಪರಮಾತ್ಮತ್ವಂ ವನ್ನ ಸೇವಿಸದಂಥ, ತಿಳಿದುಕೊಳ್ಳಂಥ ಮತ್ತು ಏತರಾಗನಿರ್ವಿಕಲ್ಪಸಮಾಧಿಯ ಬಲದಿಂದ ನಿಶ್ಚಲವಾದ ಜಿತ್ತದಿಂದ ಭಾವಿಸದಂಥ ಜೀವರುಗಳು ಮಿಥ್ಯಾಮಾರ್ಗದಲ್ಲಿ ಅಭಿರುಚಿ ಮಾಡುತ್ತ ಪಂಚೀಂದ್ರಿಯ ವಿಷಯಗಳಲ್ಲಿ ಆಸ್ತಕರಾಗುತ್ತ ನರಕ ಮೋದಲಾದ ಗತಿಗಳೊಳಗೆ ಗಾಣದಲ್ಲಿ ಹಿಂಡುವುದು ಕರಗಸದಿಂದ ಸಿಳ್ಳುವುದು ಮತ್ತು ಶಾಲಕ್ಷೇರಿಸುವುದು ಮೋದಲಾದ ಅನೇಕ ಪ್ರಕಾರದ ದುಃಖಗಳನ್ನ ಸಹನೆ ಮಾಡುತ್ತಾರೆ.

ಈ ವಿಷಯದಲ್ಲಿ ಹೇಳಿಯೂ ಇದ್ದಾರೆ,-

ಅವರೆ ಧನ್ಯರವರೆ ಸಪ್ತಾರಿಷರವರೆ ಜೀವಲೋಹದಿ ಜೀವಿವರು ।

ಯೋವನ ಕೊಳ್ಳದಲಿ ಪತಿತರಿದ್ದರು ಲೀಲೆಯಿಂದೇಜಿ ಹೋಗುವರು ॥೧೦೮॥

ಅತ್ಯ ವಿಷಯಾಕಾಂಕ್ಷಾರೂಪಸ್ವೀಹಜಲಪ್ರವೇಶರಹಿತೇನ ಸಮೃಗ್ಂಶಸಂಜ್ಞಾನಚಾರಿತ್ರಾಮೂಲ್ಯರತ್ನಭಾಂಡಪೂರ್ಣೇನ ನಿಜಶುದ್ಧಾತ್ಮಭಾವನಾಪ್ರೋತ್ತೇನ ಯರೆವನಮಹಾಹ್ಯದಂತಂ ಯೇ ತರಂತಿ ತ ಏವ ಧನ್ಯಾಸ್ತ ಏವ ಸತ್ಯರುಣಾ ಇತಿ ತಾತ್ಪರ್ಯವ್ಯಾಮ್ ॥೧೧॥

ಕಂ ಬಹುನಾ ವಿಸ್ತರೇಣ-

ಮೋಕ್ಷಃ ಜಿ ಸಾಹಿಲಿ ಜಿಣವರಹಿ ಭಂಡಿವಿ ಬಹು-ವಿಹು ರಚ್ಯಜ್ಞ ।  
ಭಿಕ್ಷ-ಭರೋಡಾ ಜೀವ ತುಹು ಕರಹಿ ಇ ಅಪ್ಪಲು ಕಚ್ಯಜ್ಞ ॥೧೧೮॥  
ಮೋಕ್ಷಃ ಏವ ಸಾಧಿತಃ ಜಿನವರ್ಯಃ ತಕ್ತಾ ಬಹುವಿಧಂ ರಾಜ್ಯವ್ಯಾಮ್ ।  
ಭಿಕ್ಷಾಭೋಜನ ಜೀವ ತ್ವಂ ಕರೋಣಿ ನ ಆತ್ಮೀಯಂ ಕಾರ್ಯವ್ಯಾಮ್ ॥೧೧೯॥

ಮೋಕ್ಷಃ ಜಿ ಇತ್ಯಾದಿ ಪದವಿಂಡನಾರೂಪೇಣ ವ್ಯಾಖ್ಯಾನಂ ಕ್ತಿಯತೇ । ಮೋಕ್ಷಃ ಜಿ ಸಾಹಿಲಿ ಮೋಕ್ಷಪ್ರವ ಸಾಧಿತಃ ನಿರವಶೇಷನಿರಾಕೃತಕರ್ಮವುಪಲಕಲಂಕಾಸ್ಯಾತ್ನಃ ಆತ್ಮಂತಿಕಾಭಾವಿಕಂಜಾನಾದಿಗುಣಾಸ್ದದಮವಸಾಂತರಂ

### ಗಾಢे - ೧೧೯

**ಅನ್ವಯಾಧರ್ :** - [ತೇ ಜಿಯ ಧಣಾಳ್] ಅವರೇ ಧನ್ಯರಿದ್ದಾರೆ [ತೇ ಜಿಯ ಸಪ್ತಾರಿಸಾ] ಅವರೇ ಸತ್ಯರುಪರುಗಳಿದ್ದಾರೆ ಮತ್ತು [ಜಿಯ-ಲೋಽತೇ ಜಿಯಂತು] ಈ ಜೀವಲೋಕದಲ್ಲಿ ಅವರೇ ಜೀವಿಸುತ್ತಿದ್ದಾರೆ ಎಂದರೆ [ಜೀ ಜೀವ] ಯಾರು [ಪೋದ್ಧಹ-ದಹಮ್ಯಿ] ಯರೆವನರೂಪದ ಮಹಾಸರೋವರದಲ್ಲಿ [ಪಡಿಯಾ] ಮುಂಗಿ ಹೋಗಿದ್ದರೂ ಕೂಡ [ಲೀಲಾವ ತರಂತಿ] ಲೀಲಾಮಾತ್ರವಾಗಿಯೇ ಈಚೆ ಹೋಗುತ್ತಾರೆ.

**ಭಾವಾಧರ್ :** - ವಿಷಯಗಳ ಆಕಾಂಕ್ಷೆಯ ರೂಪವಾದ ಆ ಸ್ವೇಹರೂಪದ ಜಲದಲ್ಲಿನ ಪ್ರವೇಶದಿಂದ ರಹಿತ ಮತ್ತು ಸಮೃಗ್ಂಶನ, ಸಮೃಗ್ಂಜನ ಹಾಗೂ ಸಮೃಕ್ಷಾರ್ಥರೂಪದ ಅಮೂಲ್ಯರತ್ನಗಳ ಡಬ್ಬದಿಂದ ಪೂರ್ಣವಾದಂಥ ನಿಜಶುದ್ಧಾತ್ಮಭಾವನೆಯ ರೂಪದ ಉಗಿಹಡಗಿನಿಂದ ಯರೆವನರೂಪದ ಮಹಾಸರೋವರವನ್ನ ಯಾರು ಈಚೆ ಹೋಗುತ್ತಾರೆ ಅವರೇ ಧನ್ಯರಿದ್ದಾರೆ, ಅವರೇ ಸತ್ಯರುಪರಿದ್ದಾರೆಂಬುದು ಇಲ್ಲಿನ ತಾತ್ಪರ್ಯವಿದೆ.

ಈಗ ಅಧಿಕ ವಿಸ್ತಾರದಿಂದ ಏನು ಪ್ರಯೋಜನವೆಂದು ಹೇಳುತ್ತಾರೆ,-

### ಗಾಢे - ೧೧೮

**ಅನ್ವಯಾಧರ್ :** - [ಜಿಣವರಹಿಂ] ಜಿನೇಶ್ವರ ದೇವರು [ಬಹು-ವಿಹು ರಚ್ಯಜ್ಞ] ಅನೇಕ ಪ್ರಕಾರದ ರಾಜ್ಯ ವೈಭವವನ್ನು [ಭಂಡಿವಿ] ತ್ಯಜಿಸಿ [ಮೋಕ್ಷಃ ಏ] ಒಂದು ಮೋಕ್ಷವನ್ನೇ [ಸಾಹಿಲಿ] ಸಾಧ್ಯಮಾಡಿ ಕೊಂಡಿದ್ದಾರೆ- ಎಂದು ತಿಳಿದುಕೊಂಡು [ಭಿಕ್ಷು ಭರೋಡಾ ಜೀವ] ಭಿಕ್ಷೆಯಿಂದ ಭೋಜನ ಮಾಡುತ್ತಿರುವ ಎಲ್ಲೆ ಜೀವನೇ ! [ತುಹು] ನೀನು [ಅಪ್ಪಲು ಕಚ್ಯಜ್ಞ] ಆತ್ಮೀಯ ಕಾರ್ಯ ಎಂದರೆ ನಿನ್ನ ಆತ್ಮನ ಕಲ್ಯಾಣವನ್ನು [ಇ ಕರಹಿ] ಏಕೆ ಮಾಡಿಕೊಳ್ಳುವುದಿಲ್ಲ ?

ಮೋಕ್ಷವನೆ ಸಾಧಿಸಿದರು ಜನವರರು ಬಹುವಿಧರಾಜ್ಯವನು ತೋರೆದು ।  
ಭಿಕ್ಷಾಭೋಜನದೆಲೆ ಜೀವ ನಿನ್ನಕಾರ್ಯವನೇಕೆ ಮಾಡಲಾರೆ ॥೧೧೮॥

ಮೋಕ್ಷಃ ಸ ಸಾಧಿತಃ । ಕ್ಯಃ । ಜಿಣಿವರಹಿಂ ಜಿನವರ್ಗೇಃ । ಕಿಂ ಕೃತ್ವಾಽ । ಭಂಡಿವಿ ತ್ಯಕ್ತಾಽ । ಈಮ್ರ್ । ಬಹುರಜ್ಞಃ । ಸಪ್ತಾಂಗರಾಜ್ಯಮ್ರ್ । ಕೇನ । ಭೇದಾಭೇದರತ್ನತ್ಯಯಭಾವನಾಬಲೀನ । ಏವಂ ಜ್ಞಾತ್ವಾಭ್ಯಾಸಿಭರೋದಾ ಜೀವ ಭಿಕ್ಷಾಭೋಜನಹೇ ಜೀವ ತುಹುಂ ತ್ವಂ ಕರಹಿ ನಾ ಅಪ್ಪಣಿಕಜ್ಞಃ ಕಿಂ ನ ಕರೋಣಿ ಆಶ್ಚೀಯಂ ಕಾರ್ಯಮಿತಿ । ಅತೀದಂ ವ್ಯಾಖ್ಯಾನಂ ಜ್ಞಾತ್ವಾಭ್ಯಾಸಿಭರೋದಾ ವಿಎತರಾಗನಿವಿಕಲ್ಪಸಮಾಧೌಸಿತ್ವಾಚ ವಿಶಿಷ್ಟತಪಶ್ಚರ್ಜಾಂ ಕರ್ತವ್ಯಮಿತ್ಯಾಭಿಪ್ರಾಯಃ ॥೧೦೮॥

ಅಥ ಹೇ ಜೀವ ತ್ವಮಪಿ ಜಿನಭಕ್ತಾರಕವದಷ್ಟುಕರ್ಮನಿಮೂಲನಂ ಕೃತ್ವಾಽ ಮೋಕ್ಷಂ ಗಿಣ್ಣಿತಿ ಸಂಭೋಧಯತಿ-

ಜಾವಹಿ ದುಕ್ಷಿ ಮಹಂತು ತುಹ ಜಿಯ ಸಂಸಾರಿ ಭಮಂತು ।  
ಅಟ್ಟ ವಿ ಕಮ್ಮಿಇ ಣೆದ್ದ ಲಿವಿ ವಚ್ಚಿ ಮುಕ್ಷಿ ಮಹಂತು ॥೧೦೯॥

**ಭಾವಾಧಾರ್ತ :**- ಜಿನೇಶ್ವರದೇವರು ಅನೇಕ ಪ್ರಕಾರದ ಸಪ್ತಾಂಗವುಳ್ಳ ರಾಜವೈಭವವನ್ನೆಲ್ಲ ಬಿಟ್ಟುಕೊಟ್ಟಿ ಭೇದಾಭೇದರತ್ನತ್ಯಯದ ಭಾವನೆಯ ಬಲದಿಂದ ಯಾವುದರಲ್ಲಿ ಸಮಸ್ತಕರ್ಮವಾಲರಾವದ ಕಲಂಕವು ಸಂಪೂರ್ಣವಾಗಿ ನಾಶವಾಗಿರುತ್ತದೆ ಮತ್ತು ಆತ್ಮನ ಅತ್ಯಂತ ಸಾಫಾವಿಕವಾದ ಜ್ಞಾನ ಮೋದಲಾದ ಗುಣಗಳ ಸಾಫಾ ಭೂತವಾದ ಯಾವ ಅವಸ್ಥಾಂತರವಿದೆ ಸಂಸಾರ ಅವಸ್ಥೆಯಿಂದ ಭಿನ್ನವಾದ ಅವಸ್ಥೆಯಿದೆ ಎಂದರೆ ಮೋಕ್ಷವಿದೆ ಅದನ್ನ ಸಾಧ್ಯಮಾಡಿಕೊಂಡಾರೆಂದು ತಿಳಿದುಕೊಂಡು ಭಿಕ್ಷೆಯಿಂದ ಭೋಜನ ಮಾಡುವಂಥ ಎಲ್ಲ ಜೀವನೇ! ನೀನು ನಿನ್ನ ಕಾರ್ಯವನ್ನೇಕೆ ಮಾಡಿಕೊಳ್ಳುವುದಿಲ್ಲ ?

ಈ ವ್ಯಾಖ್ಯಾನ ತಿಳಿದುಕೊಂಡು ಬಾಷ್ಯ ಮತ್ತು ಅಭ್ಯಂತರ ಪರಿಗ್ರಹಗಳನ್ನ ಬಿಟ್ಟುಕೊಟ್ಟಿ ಮತ್ತು ವಿಎತರಾಗ ನಿವಿಕಲ್ಪ ಸಮಾಧಿಯಲ್ಲಿ ಸ್ಥಿರವಿದ್ದುಕೊಂಡು ವಿಶಿಷ್ಟತಪಶ್ಚರ್ಜಾ ಮಾಡಬೇಕೆಂಬುದು ಇಲ್ಲಿನ ಅಭಿಪ್ರಾಯವಿದೆ.

ಎಲ್ಲ ಜೀವನೇ ! ನೀನು ಕೂಡ ಜಿನ ಭಟಕ್ತಾರಕರ ಹಾಗೆ ಎಂಟುಕರ್ಮಗಳನ್ನ ನಾಶಮಾಡಿ ಮೋಕ್ಷಕ್ಕ ಹೊರಟು ಹೋಗೆಂದು ಈಗ ಸಂಭೋಧನೆ ಮಾಡುತ್ತಾರೆ,-

### ಗಾಥ - ೧೧

**ಅನ್ನಯಾಧಾರ್ತ :**- [ಜಿಯ] ಎಲ್ಲ ಜೀವನೇ ! [ತುಹುಂ] ನೀನು [ಸಂಸಾರಿ ಭಮಂತು] ಸಂಸಾರದಲ್ಲಿ ಭಮಣ ಮಾಡುತ್ತ [ಮಹಂತು ದುಕ್ಷಿ ಜಾವಹಿ] ಮಹಾನ ದುಃಖವನ್ನ ಪಡೆದಿರುವೆ, ಆದುದರಿಂದ (ಅಟ್ಟ ವಿ ಕಮ್ಮಿಇಂ) ಎಂಟೂ ಕರ್ಮಗಳನ್ನ [ಣೆದ್ದಲಿವಿ] ನಾಶಮಾಡಿ [ಮಹಂತು ಮುಕ್ಷಿ] ಶ್ರೇಷ್ಠವಾದ ಮೋಕ್ಷವನ್ನ [ವಚ್ಚಿ] ಪಡೆದುಕೊಳ್ಳು.

**ಭಾವಾಧಾರ್ತ :**- ಎಲ್ಲ ಜೀವನೇ ! ನೀನು ನಿಶ್ಚಯದಿಂದ ಸಂಸಾರದಿಂದ ವಿಪರೀತನಾದಂಥ ಆ ಶುದ್ಧ ಆತ್ಮನಿಂದ ವಿಲಕ್ಷಣವಾದಂಥ ದ್ರವ್ಯ, ಕ್ಷೇತ್ರ, ಕಾಲ, ಭವ ಮತ್ತು ಭಾವವೆಂದು ಐದು ಪ್ರಕಾರದ ಭೇದದಿಂದ

ಮಹಾದುಃಖಪಡೆದಿರುವೆ ಸಂಸಾರದಲಿ ತಿರುಗುತ್ತೆಂಬೆ ಜೀವನೇ ।

ಮಹಾಮೋಕ್ಷವನೆ ಪಡೆಯೀಗ ಅಷಟಕರ್ಮಗಳನು ನಷ್ಟಮಾಡಿ ॥೧೧೦॥

ಪ್ರಾಪ್ತೋಽಷಿ ದುಃಖಿಂ ಮಹತ್ ತ್ವಂ ಜೀವ ಸಂಸಾರೇ ಭ್ರಮನ್ ।  
ಅಷ್ಟಾಪಿ ಕರ್ಮಾಣಿ ನಿರ್ದಲ್ಯ ವ್ರಜ ಮೋಕ್ಷಂ ಮಹಾಂತರ್ಮ ॥೧೦೯॥

ಪಾವಹಿ ಇತ್ಯಾದಿ । ಪಾವಹಿ ದುಕ್ಕು ಮಹಂತು ಪ್ರಾಪ್ತೋಽಷಿ ದುಃಖಿಂ ಮಹದೂಪಂ ತುಹಂ ತ್ವಂ ಜಿಯ ಹೇ ಜೀವ । ಕಿಂ ಕುವರ್ನ್ । ಸಂಸಾರಿ ಭಮಂತು ನಿಶ್ಚಯೀನ ಸಂಸಾರವಿಪರೀತಶುದ್ಧಾತ್ಮೈಲಕ್ಷಣಂ ದ್ರವ್ಯಕ್ಷೇತ್ರ-ಕಾಲಭವಭಾವಪರಂಚಬೇದಭಿನ್ನಂ ಸಂಸಾರಂ ಭ್ರಮನ್ । ತಶ್ಚಾತ್ಮಿಂ ಕುರು । ಅಟ್ಟ ವಿ ಕಮ್ಮಿಳಂ ಜೆದ್ದಲಿವಿ ಶುದ್ಧಾತ್ಮೋಪಲಂಭಬೀನಾಷ್ಟಾಪಿ ಕರ್ಮಾಣಿ ನಿಮೂಲಲ್ಯ ವಚ್ಚಿಹಿವ್ರಜ । ಕರ್ಮ । ಮುಕ್ಕಿ ಸಾಷ್ಟಾತ್ಮೋಪಲಭ್ರಲಕ್ಷಣಂ ಮೋಕ್ಷಮ್ । ತಥಾ ಚೋಕ್ತಮರ್ - ‘ಸಿದ್ಧಿಃ ಸಾಷ್ಟಾತ್ಮೋಪಲಭ್ರಿ’ ಕಥಂಭೂತಂ ಮೋಕ್ಷಮರ್ । ಮಹಂತು ಕೇವಲಭ್ರಾನಾದಿಮಹಾಗುಣಯುಕ್ತತಾಷ್ಟಹಾಂತರ್ಮಿತ್ಯಭಿಪ್ರಾಯಃ ॥೧೦೯॥

ಅಫ ಯದ್ಯಪ್ಯಲ್ಪಮುಪಿ ದುಃಖಿಂ ಸೋಧುಮವರ್ಮಸ್ತಫಾಪಿ ಕರ್ಮಾಣಿ ಕರ್ಮಿತಿ ಕರೊತೀತಿ ಶಿಕ್ಷಾಂ ಪ್ರಯಚ್ಚತಿ-

ಜಯ ಅಣು-ಮಿತ್ರ ವಿ ದುಕ್ಷದಾ ಸಹಣ ಇ ಸಕ್ಕಿಂ ಜೋಜಿ ।  
ಚಲು-ಗಳಿ-ದುಕ್ಷಹ ಕಾರಣಿಂ ಕಮ್ಮಿಳಿ ಕುಣಿಹಿ ಕಿಂ ತೋಜಿ ॥೧೧೦॥

ಬೇದವೃಳಿ ಸಂಸಾರದಲ್ಲಿ ಭ್ರಮಣಮಾಡುತ್ತ ಮಹಾನದುಃಖವನ್ನು ಪಡೆದಿರುವೆ, ಅದಕ್ಕಾಗಿ ಶುದ್ಧಾತ್ಮನ ಪ್ರಾಪ್ತಿಯ ಬಲದಿಂದ ಎಂಟೂ ಕರ್ಮಗಳನ್ನು ನಿಮೂಲಮಾಡಿ ಸಾಷ್ಟಾತ್ಮೋಪಲಭಿರೂಪವಾದ ಮೋಕ್ಷವನ್ನು ಎಂದರೆ ಅದು ಕೇವಲಭ್ರಾನ ಮೋದಲಾದ ಮಹಾಗುಣಗಳಿಂದ ಯುಕ್ತವಿರುವುದರಿಂದ ಮಹಾನವಿದೆ ಅದನ್ನು ಪಡೆದುಕೊಳ್ಳು. ಇದೇ ಪ್ರಕಾರ ಶ್ರೀ ಪ್ರಾಜ್ಞಪಾದಸಾಮಿಗಳು ಸಿದ್ಧಭಕ್ತಿಯಲ್ಲಿ ಹೀಗೆ ಹೇಳುತ್ತಾರೆ - ‘ಸಿದ್ಧಿಃ ಸಾಷ್ಟಾತ್ಮೋಪಲಭ್ರಿಃ’ ಎಂದರೆ ನಿಜಾತ್ಮನ ಉಪಲಭಿಯನ್ನು ಮೋಕ್ಷವೆಂದು ಹೇಳುತ್ತಾರೆ.

ಒಂದು ಹೇಳಿ ನೀನು ಸ್ವಲ್ಪ ಕೂಡ ದುಃಖವನ್ನು ಸಹನೆ ಮಾಡಲು ಅಸಮರ್ಥನಿದ್ದರೆ ಮತ್ತೆ ಆ ಕರ್ಮಗಳನ್ನು ಏತಕ್ಕಾಗಿ ಮಾಡುತ್ತಿರುವೆಯೆಂದು ಈಗ ಶಿಕ್ಷಣ ಕೊಡುತ್ತಾರೆ,-

### ಗಂಥ - ೧೧೦

**ಅನ್ವಯಾರ್ಥ :** - [ಜಯ] ಎಲ್ಲೆ ಮೂರ್ಖ ಜೀವನೇ ! ನೀನು [ಅಣು-ಮಿತ್ರ ವಿ ದುಕ್ಷದಾ] ಅಣುಮಾತ್ರ ಕೂಡ ದುಃಖವನ್ನು [ಸಹಣ ಇ ಸಕ್ಕಿಂ] ಸಹನೆ ಮಾಡಲು ಸಮರ್ಥನಿಲ್ಲ. [ಜೋಜಿ] ಸ್ವಲ್ಪ ಕಣ್ಣರೆದು ನೋಡು [ತೋಜಿ] ಆ ದುಃಖವು ನಿನಗೆ ಇಷ್ಟವಿಲ್ಲವೆಂದ ಮೇಲೆ [ಚಲು-ಗಳಿ-ದುಕ್ಷಹ ಕಾರಣಿಂ] ಪರಮಾತ್ಮನ ಭಾವನೆಯಿಂದ ಉತ್ಪನ್ನವಾದ ಒಂದು ತಾತ್ತ್ವಿಕ ವೀತರಾಗಿನಿತ್ಯಾನಂದದಿಂದ ವಿಲಕ್ಷಣವಾದಂಥ ನರಕ ಮೋದಲಾದ ಚತುರ್ಗತಿಗಳ ದುಃಖಕ್ಕೆ ಕಾರಣಭೂತವಾದ [ಕಮ್ಮಿಳಿ] ಕರ್ಮಗಳನ್ನು [ಕಿಂ ಕುಣಿಹಿ] ನೀನು ಏತಕ್ಕಾಗಿ ಮಾಡುತ್ತಿರುವೆ ?

ಜೀವ ಅಣುಮಾತ್ರಸಹ ದುಃಖಸಹಿಸುವ ಸಾಧ್ಯತೆಯಿಲ್ಲದ ನೋಡು ।  
ಚವುಗತಿ ದುಃಖಸಹಿಸುವ ಕರ್ಮಗಳನೇಕೆ ಮಾಡುವೆ ॥೧೧೦॥

ಚೀವ ಅನುಮಾತ್ರಾಣಿ ದುಃಖಾನಿ ಸೋಧುಂ ನ ಶಕ್ತೋಷಿ ಪಶ್ಯ ।  
ಚತುರ್ಗತಿದುಃಖಾನಾಂ ಕಾರಣಾನಿ ಕರ್ಮಾಣಿ ಕರೋಷಿ ಕಂ ತಥಾಪಿ ॥೧೭॥

ಚಯ ಇತ್ಯಾದಿ । ಚಯ ಹೇ ಮೂಡ ಚೀವ ಅನುಮಿತ್ತ ವಿ ಅನುಮಾತ್ರಾಣಿ । ಕಾನಿ । ದುಕ್ಷದಾ ದುಃಖಾನಿ ಸಹಜಾ ಈ ಸಕ್ತಿ ಸೋಧುಂ ನ ಶಕ್ತೋಷಿ ಜೋಜಿ ಪಶ್ಯ । ಯದ್ಯಾತಿ ಚಲು-ಗಳಿ-ದುಕ್ಷಹಂ ಕಾರಣಾಜಂ ಪರಮಾತ್ಮಾ ಭಾವನೋತ್ಪನ್ನತಾತ್ಮಿಕೆವೀತರಾಗನಿತ್ಯಾನಂದ್ಯೈ ಕೆಲಕ್ಷಣಾನಾಂ ನಾರಕಾದಿದುಃಖಾನಾಂ ಕಾರಣಭೂತಾನಿ ಕಮ್ಮಿ ಇಂ ಕುಣಿಹಿ ಕಿಂ ಕರ್ಮಾಣಿ ಕರೋಷಿ ಕಿರುಧರ್ಣಂ ತೋಜಿ ಯದ್ಯಾಪಿ ದುಃಖಾನಿಷ್ಪಾನಿ ನ ಭವಂತಿ ತಥಾಪಿ ಇತಿ । ಅತ್ಯೇದಂ ವ್ಯಾಖ್ಯಾನಂ ಜ್ಞಾತ್ವಾ ಕರ್ಮಾಸ್ರವಪ್ರತಿಪಕ್ಷಭೂತರಾಗಾದಿವಿಕಲ್ಪರಹಿತಾನಿಜಶುದ್ಧಾತ್ಮಭಾವನಾ ಕರ್ತವ್ಯೇತಿ ತಾತ್ಪರ್ಯಾವರ್ಮ ॥೧೭॥

ಅಥ ಬಹಿವ್ಯಾಖ್ಯಾಸಂಗಾಸಕ್ತಂ ಜಗತ್ ಕ್ಷಣಾಮಘ್ಯಾತಾನಂ ನ ಚಿಂತಯತೀತಿ ಪ್ರತಿಪಾದಯತಿ-  
ಧಂಧಜ ಪಡಿಯಲು ಸಯಲು ಜಗು ಕಮ್ಮಿ ಇ ಕರಜ ಅಯಾಣಿ ।  
ಮೋಕ್ಷಹ ಕಾರಣು ಏಕ್ಷು ವಿಣು ಇವಿ ಚಿಂತಜ ಅಪ್ಪಾಣಿ ॥೧೮॥  
ಥಾಂಧೇ (?) ಪತಿತಂ ಸಕಲಂ ಜಗತ್ ಕರ್ಮಾಣಿ ಕರೋತಿ ಅಜ್ಞಾನಿ ।  
ಮೋಕ್ಷಸ್ಯ ಕಾರಣಂ ಏಕಂ ಕ್ಷಣಂ ಸ್ವೇವ ಚಿಂತಯತಿ ಅತ್ಯಾನವರ್ಮ ॥೧೯॥

**ಭಾವಾರ್ಥ :-** ಈ ವ್ಯಾಖ್ಯಾನವನ್ನು ತಿಳಿದುಕೊಂಡು ಕರ್ಮಾಗಳ ಆಸ್ತಿವದಿಂದ ಪ್ರತಿಪಕ್ಷಭೂತ ಹಾಗೂ ರಾಗ ಮೊದಲಾದ ವಿಕಲ್ಪಗಳಿಂದ ರಹಿತನಾದ ನಿಜಶುದ್ಧಾತ್ಮನ ಭಾವನೆಯನ್ನು ಮಾಡಬೇಕೆಂಬುದು ಇಲ್ಲಿನ ತಾತ್ಪರ್ಯವಿದೆ.

ಬಾಹ್ಯಪರಿಗ್ರಹದಲ್ಲಿ ಆಸಕ್ತವಾದ ಜಗತ್ತು ಕ್ಷಣಾಮಾತ್ರ ಶಂಕಾ ಆತ್ಮನ ವಿಚಾರ ಮಾಡುವುದಿಲ್ಲವೆಂದು ಈಗ ಹೇಳುತ್ತಾರೆ,-

### ಗಾಢಿ - ೧೯

**ಅನ್ವಯಾರ್ಥ :-** [ಧಂಧಜ ಪಡಿಯಲು] ಗೃಹಕಾಯದಲ್ಲಿ ಮುಖುಗಿದ [ಸಯಲು ಜಗ] ಸಮಸ್ತ ಜಗತ್ತು [ಅಯಾಣಿ ಕಮ್ಮಿ ಇಂ ಕರಜ] ಅಜ್ಞಾನದಿಂದ ಕರ್ಮಾಗಳನ್ನು ಮಾಡುತ್ತದೆ, ಆದರೆ [ಮೋಕ್ಷ ಹಂ ಕಾರಣು] ಮೋಕ್ಷದ ಕಾರಣನಾದಂಥ [ಅಪ್ಪಾಣಿ] ಶುದ್ಧಾತ್ಮನನ್ನು [ಏಕ್ಷು ವಿಣು] ಒಂದು ಕ್ಷಣವು ಶಂಕಾ [ಇವಿ ಚಿಂತಜ] ಚಿಂತನೆಯನ್ನೇ ಮಾಡುವುದಿಲ್ಲ.

**ಭಾವಾರ್ಥ :-** ಮಿಥ್ಯಾತ್ಮ ವಿಷಯಕಷಾಯಗಳ ನಿಮಿತ್ತದಿಂದ ಉತ್ಪನ್ನವಾದ ಆರ್ಥ-ರೌದ್ರಧ್ಯಾನದಲ್ಲಿ ಆಸಕ್ತ ಮತ್ತು ವಿಶ್ವಭೇದಜ್ಞಾನದಿಂದರಹಿತವಾದ ಸಮಸ್ತ ಜಗತ್ತು ಶುದ್ಧಾತ್ಮನ ಭಾವನೆಯಿಂದ ಪರಾಬ್ರಹ್ಮವಾದ

ದಕ್ಷವಿರುತ ವೃತ್ತಿಯಲಿ ಸಕಲಜ್ಞಾನಿ ಜಗ ಕರ್ಮ ಮಾಡುವುದು ।  
ಮೋಕ್ಷಕಾರಣನಾದಾತ್ಮನಮ ಕ್ಷಣವಹ ಚಂತಿಸುವುದೆ ಇಲ್ಲ ॥೨೦॥

ಧಂಧಜಿ ಇತ್ಯಾದಿ । ಧಂಧಜಿ ಧಾಂಧೇ ಏಷಯಕವಾಯನಿಮಿತ್ತೋತ್ಪನ್ನೇ ದುಧ್ಯಾರ್ಥನಾರ್ಥ-  
ರೌದ್ರವ್ಯಾಸಂಗೇ ಪಡಿಯಲು ಪತಿತಂ ವ್ಯಾಸಕ್ರಮ್ಯ । ಕಿರ್ಮ್ಯ । ಸಯಲು ಜಗು ಸಮಸ್ತಂ ಜಗತ್,  
ಶುದ್ಧಾವನಾಪರಾಬ್ರಹ್ಮೋ ಮೂಢಪ್ರಾಣಿಗಳಾಃ ಕರ್ಮಜಂ ಕರಜಿ ಕರ್ಮಾಣಿ ಕರೋತಿ । ಕಥಂಭೂತಂ ಜಗತ್ ।  
ಅಯಾಣಿ ವಿಶಿಷ್ಟಭೇದಜ್ಞಾನರಹಿತಂ ಮೋಕ್ಷಹಂ ಕಾರಣ ಅನಂತಜ್ಞಾನಾದಿಸ್ವರೂಪಮೋಕ್ಷಕಾರಣಂ ಏಕ್ಷು ಶಿಳಾ  
ವಿಕ್ಷೇಪಣಮಾಡಿ ನೈವ ಧ್ಯಾಯತಿ । ಕರ್ಮ್ಯ । ಅಪ್ಪಾಣಿ ವೀತರಾಗಪರಮಾಹಾದರಶಾಸ್ವದಪರಿಣತಂ  
ಸ್ವಶುದ್ಧಾತ್ಮಾನಮಿತಿ ಭಾವಾಧರ್ಣಃ ॥೧೨॥

ಅಥ ತಮೇವಾಧರ್ಣಂ ದೃಢಯತಿ-

**ಜೋಣಿ-ಲಕ್ಷ್ಯ ಪರಿಭ್ರಮಣ ಅಪ್ಪಾ ದುಕ್ಷಿ ಸಹಂತು ।**

**ಪ್ರತ್ಯಕಲತ್ತಹಿ ಮೋಹಿಯಲು ಜಾವ ಣ ಕಾಣಿ ಮಹಂತು ॥೧೩॥**

ಯೋನಿ ಲಕ್ಷಾಣಿ ಪರಿಭ್ರಮತಿ ಆತ್ಮಾ ದುಃಖಿಂ ಸಹಮಾನಃ ।

**ಪ್ರತ್ಯಕಲತ್ತೇಃ ಮೋಹಿತಃ ಯಾವನ್ ಜ್ಞಾನಂ ಮಹತ್ ॥೧೪॥**

ಜೋಣಿ ಇತ್ಯಾದಿ । ಜೋಣಿಲಕ್ಷ್ಯಂ ಪರಿಭ್ರಮಣ ಚತುರಶೀತಿಯೋನಿಲಕ್ಷಣಾನಿ ಪರಿಭ್ರಮತಿ । ಕೋಽಸೌ|  
ಅಪ್ಪಾ ಬಹಿರಾತ್ಮಾ । ಕಿಂ ಕುವರ್ಣ್ಣಾ । ದುಕ್ಷಿ ಸಹಂತು ನಿಜಪರಮಾತ್ಮತತ್ತ್ವಧ್ಯಾನೋತ್ಪನ್ನವೀತರಾಗಸದಾನಂದ್ಯ-  
ಕರೂಪವ್ಯಾಕುಲತ್ಪಳಕ್ಷಣಪಾರಮಾರ್ಥಿಕಸುಖಾದ್ವಲಕ್ಷಣಂ ಶಾರೀರಮಾನಸದುಃಖಿ ಸಹಮಾನಃ । ಕಥಂಭೂತಃ

ಮೂಢಪ್ರಾಣಿಗಣವು ಕರ್ಮಾಗಳನ್ನು ಮಾಡೇಮಾಡುತ್ತದೆ, ಆದರೆ ಅನಂತ ಜ್ಞಾನಾದಿಗಳ ಸ್ವರೂಪ  
ಮೋಕ್ಷದಕಾರಣನಾದಂಥ ವೀತರಾಗ ಪರಮ ಆಹಾದದ ರಶಾಸ್ವದರೂಪದಿಂದ ಪರಿಣತನಾದ ಶುದ್ಧ ಆತ್ಮನನ್ನು  
ಒಂದು ಕ್ಷಣಾಕಾಲವು ಕೂಡ ಧ್ಯಾನಿಸುವುದಿಲ್ಲ.

ಈಗ ಇದೇ ಅಧರ್ಣವನ್ನು ದೃಢಪಡಿಸುತ್ತಾರೆ,-

### ಗಾಥ - ೧೫

**ಅನ್ವಯಾಧರ್ಣ :-** [ಜಾವ] ಎಲ್ಲಿಯವರೆಗೆ [ಮಹಂತು ಕಾಣಿ ಣ] ಮಹಾನಜ್ಞಾನವಿಲ್ಲ<sup>१</sup>  
ಅಲ್ಲಿಯವರೆಗೆ [ಅಪ್ಪಾ] ಬಹಿರಾತ್ಮನು [ಪ್ರತ್ಯಕಲತ್ತಹಿಂ ಮೋಹಿಯಲು] ಸ್ತ್ರೀ-ಪ್ರತ್ಯಾದಿಕರಲ್ಲಿ ಮೋಹಿತನಾಗಿ  
[ದುಕ್ಷಿ ಸಹಂತೆಜು] ದುಃಖವನ್ನೇ ಸಹನೆ ಮಾಡುತ್ತ [ಜೋಣಿ-ಲಕ್ಷ್ಯಹಂ] ಎಂಭತ್ತನಾಲ್ಯಾ ಲಕ್ಷ ಯೋನಿಗಳಲ್ಲಿ  
[ಪರಿಭ್ರಮಣ] ಪರಿಭ್ರಮಣ ಮಾಡುತ್ತಾನೆ.

**ಭಾವಾಧರ್ಣ :-** ‘ಮಹಾನ’ವಾದಂಥ ಮೋಕ್ಷಸ್ವರೂಪ ಅಧರ್ಣದ ಸಾಧಕವಿರುವುದರಿಂದ ನಿರ್ವಿಕಲ್ಪ  
ಸ್ವಸಂವೇದನರೂಪವಾದ ಜ್ಞಾನವನ್ನು ಮಹಾನವೆಂದು ಹೇಳಲಾಗುತ್ತದೆ. ಇಂಥ ಮಹಾನ ಜ್ಞಾನವು ಎಲ್ಲಿಯವರೆಗೆ  
ಆಗುವುದಿಲ್ಲ ಅಲ್ಲಿಯವರೆಗೆ ಬಹಿರಾತ್ಮನು ನಿಜಪರಮಾತ್ಮನ ಭಾವನೆಯಿಂದ ಪ್ರತಿಪಕ್ಷಭೂತವಾದ ಸ್ತ್ರೀ-ಪ್ರತ್ಯಾದಿಕರಲ್ಲಿ  
ಮೋಹಿತನಾಗಿ, ನಿಜಪರಮಾತ್ಮತತ್ವದ ಧ್ಯಾನದಿಂದ ಉತ್ಪನ್ನವಾದ ಒಂದು ವೀತರಾಗಸದಾನಂದರೂಪ

ಯೋನಿಲಕ್ಷಗಳಲ್ಲಿ ಪರಿಭ್ರಮಿಸುತ್ತಾತ್ಮ ದುಃಖಿವನೆ ಸಹಿಸುವುದು ।

**ತನಯಪತ್ನಿಯಲ್ಲಿ ಮೋಹಿತನಾಗಿ ಮಹಜ್ಞಾನವಿಲ್ಲದನ್ನೆವರ ॥೧೫॥**

ಸನ್ | ಪುತ್ತಕಲತ್ತಹಿಂ ಮೋಹಿಯಲು ನಿಜಪರಮಾತ್ಮಭಾವನಾಪ್ರತಿಪಟ್ಟಭೂತ್ಯಃ ಪುತ್ತಕಲತ್ತ್ಯಃ ಮೋಹಿತಃ | ಕಿಂಪರ್ಯಂತಮ್ | ಜಾವ ಇ ಯಾವತ್ತಾಲಂ ನ | ಕಿಮ್ | ಕಾಣು ಜ್ಞಾನಮ್ | ಕಿಂ ವಿಶ್ವಮ್ | ಮಹಂತು ಮಹತೋ ಮೋಹಿಲಕ್ಷಣಸ್ಯಾಧ್ಯಸ್ಯ ಸಾಧಕತಾದ್ವಿತೀರಾಗನಿವಿಕಲ್ಪಸ್ವಸಂವೇದನಜ್ಞಾನಂ ಮಹದಿತ್ಯಜ್ಯತೇ | ತೇನ ಕಾರಣೀನ ತದೇವ ನಿರಂತರಂ ಭಾವನೀಯಮಿತ್ಯಭಿಪ್ರಾಯಃ ||೧೨||

ಅಥ ಹೇ ಜೀವ ಗೃಹಪರಿಜನಶರೀರಾದಿಮಮತ್ತಂ ಮಾ ಕುವರಂತಿ ಸಂಚೋಧಯತಿ-

ಜೀವ ಮ ಜಾಣಹಿ ಅಪ್ರಣಿಲು ಫರು ಪರಿಯಣು ತಣು ಇಟ್ಟು |

ಕಮ್ಮಾ ಯತ್ತಲು ಕಾರಿಮಲು ಆಗಮಿ ಜೋಜಿಹಿ ದಿಟ್ಟು ||೧೩||

ಜೀವ ಮಾ ಜಾನಿಹಿ ಆತ್ಮೀಯಂ ಗೃಹಂ ಪರಿಜನಂ ತನು ಇಷ್ಟಮ್ |

ಕಮಾರ್ಯತ್ತಂ ಕೃತಿಮಂ ಆಗಮೇ ಯೋಗಿಭಿಃ ದೃಷ್ಟಮ್ ||೧೪||

ಜೀವ ಇತ್ಯಾದಿ | ಜೀವ ಮ ಜಾಣಹಿ ಹೇ ಜೀವ ಮಾ ಜಾನಿಹಿ ಅಪ್ರಣಿಲುಂ ಆತ್ಮೀಯಮ್ | ಕಿಮ್ | ಫರು ಪರಿಯಣು ತಣು ಇಟ್ಟು ಗೃಹಂ ಪರಿಜನಂ ಶರೀರಮಿಷ್ಟಮಿತ್ತಾದಿಕಮ್ | ಕಥಂಭೂತಮೇತತ್ | ಕಮಾರ್ಯತ್ತಲು ಶುದ್ಧಚೀತನಾಸ್ವಭಾವಾದಮೂರ್ತಾತ್ಮರಮಾತ್ಮನಃ ಸಕಾಶಾದ್ವಿಲಕ್ಷಣಂ ಯತ್ತಮ್ ತದುದಯೀನ

ನಿರಾಕುಲತೆಯ ಲಕ್ಷಣವುಳ್ಳ ಪಾರಮಾಧಿಕ ಸುಖದಿಂದ ವಿಲಕ್ಷಣವಾದಂಥ ಶಾರೀರಿಕ ಮತ್ತು ಮಾನಸಿಕ ದುಃಖಗಳನ್ನು ಸಹನೆ ಮಾಡುತ್ತ ಎಂಬತ್ತನಾಲ್ಕುಲಕ್ಷಯೋನಿಗಳಲ್ಲಿ ಪರಿಭ್ರಮಣ ಮಾಡುತ್ತಾನೆ. ಆದುದರಿಂದ ಅವನು ಮಹಾನ ಜ್ಞಾನವನ್ನೇ ನಿರಂತರ ಧ್ಯಾನಿಸಬೇಕಂಬುದು ಇಲ್ಲಿನ ಅಭಿಪ್ರಾಯವಿದೆ.

ಎಲ್ಲೆ ಜೀವನೇ ! ನೀನು ಮನೆ, ಪರಿವಾರ ಮತ್ತು ಶರೀರಾದಿಗಳ ಮೇಲೆ ಮಹತೆ ಮಾಡಬೇಡಿಂದು ಈಗ ಸಂಚೋಧನೆ ಮಾಡುತ್ತಾರೆ,-

### ಗಾಥೆ - ೧೨

**ಅನ್ನಯಾಧ್ಯ :-** [ಜೀವ] ಎಲ್ಲೆ ಜೀವನೇ ! ನೀನು [ಫರು ಪರಿಯಣು ತಣು ಇಟ್ಟು] ಮನೆ, ಪರಿಜನ, ಶರೀರ ಮತ್ತು ಮಿತ್ರಾದಿಕರು [ಅಪ್ರಣಿಲುಂ ಮ ಜಾಣಹಿ] ಆತ್ಮೀಯರೆಂದು ತಿಳಿಯಬೇಡ, ಏಕೆಂದರೆ ಅವರು [ಕಮ್ಮಾರ್ಯತ್ತಲು] ಕಮಾರ್ಯದಿನ ಮತ್ತು [ಕಾರಿಮಲು] ಕೃತಿಮ-ವಿನಶ್ವರರಿದ್ವಾರೆಂದು [ಆಗಮಿ] ಆಗಮದಲ್ಲಿ [ಜೋಜಿಹಿಂ ದಿಟ್ಟು] ಯೋಗಿಗಳು ನೋಡಿದ್ದಾರೆ.

**ಭಾವಾಧ್ಯ :-** ಮನೆ, ಪರಿಜನ, ಶರೀರ ಮತ್ತು ಮಿತ್ರಾದಿಕರನ್ನು ತನ್ನಪರೆಂದು ತಿಳಿಯಬೇಡ, ಏಕೆಂದರೆ ಅವರು ಶುದ್ಧಚೀತನಾಸ್ವಭಾವವುಳ್ಳ ಅಮೂರ್ತಪರಮಾತ್ಮನಿಂದ ವಿಲಕ್ಷಣವಾದ ಯಾವ ಕಮಾರ್ಯದಿನ ಅದರ ಉದಯದಿಂದ ರಚಿಸಲ್ಪಟ್ಟಪರಿರುಪ್ರದರಿಂದ ಕಮಾರ್ಯದಿನರಿದ್ವಾರೆ ಮತ್ತು ಒಂದು ಆಕೃತಿಮು ಟಂಕೋತ್ತೀರ್ಣ

ಜೀವ ನೀನು ಮನೆ ಪರಿಜನ ತನುಗಳನಾತ್ಮೀಯವೆಂದರಿಯದರು |

ಅವು ಕಮಾರ್ಯದಿನ ಕೃತಿಮವೆಂದಾಗಮದಿಯೋಗಿನೋಡಿಹರು ||೧೫||

ನಿಮಿಂತತ್ವಾತ್ ಕರ್ಮಾಯತ್ತಮ್ | ಪುನರಪಿ ಕಥಂಭಾತಮ್ | ಕಾರಿಮಲು ಅಕೃತಿಮಾತ್ ಟಂಚೋತ್ತೀರ್ಣ-  
ಜ್ಞಾಯಕೈ ಕಸ್ತಭಾವಾತ್ ಶುದ್ಧಾತ್ಮದ್ವಾಂದಿಕಪರೀತತ್ವಾತ್ ಕೃತಿಮಂ ವಿನಶ್ವರಮ್ | ಇತ್ತಂಭಂತಂ ದಿಟ್ಟು ದೃಷ್ಟಮ್ |  
ಕೈಃ | ಜೋಜಿಹಿಂ ಪರಮಜಾನಸಂಪನ್ಮಿಂದವ್ಯಯೋಗಿಭಿಃ | ಕ್ಷದೃಷ್ಟಮ್ | ಆಗಮಿವೀತರಾಗಸವರ್ಜಿ-  
ಪ್ರಣೀತಪರಮಾಗಮೇ ಇತಿ | ಅತೇದಮಧುವಾಂಶಾಖಾನಂ ಜ್ಞಾತ್ವಾ ಧುವೇ ಸ್ವಶುದ್ಧಾತ್ಸ್ವಭಾವೇ ಸ್ಥಿತಾ-  
ಗೃಹಾದಿಪರದವ್ಯೇ ಮಮತ್ವಂ ನ ಕರ್ತವ್ಯಮಿತಿ ಭಾವಾಧರಃ ||೧೨||

ಅಥ ಗೃಹಪರಿವಾರಾದಿಚಿಂತಯಾ ಮೋಕ್ಷೋ ನ ಲಭ್ಯತ ಇತಿ ನಿಶ್ಚಯೋತಿ-  
ಮುಕ್ಷು ಇ ಪಾವಹಿ ಜೀವ ತುಹು ಘರು ಪರಿಯಣು ಚಿಂತಂತು |  
ತೋ ವರಿ ಚಿಂತಹಿ ತಲು ಜಿ ತಲು ಪಾವಹಿ ಮೋಕ್ಷು ಮಹಂತು ||೧೩||  
ಮೋಕ್ಷಂ ನ ಪ್ರಾಪ್ತೋಽಣಿ ಜೀವ ತ್ವಂ ಗೃಹೇ ಪರಿಜನಂ ಚಿಂತಯನ್ |  
ತತಃ ವರಂ ಚಿಂತಯ ತಪಃ ಏವ ತಪಃ ಪ್ರಾಪ್ತೋಣಿ ಮೋಕ್ಷಂ ಮಹಾಂತಮ್ ||೧೪||

ಮುಕ್ಷು ಇತ್ಯಾದಿ | ಮುಕ್ಷು ಕರ್ಮಾಮಲಕಲಂಕರಹಿತಂಕೇವಲಜ್ಞಾನಾದ್ವನಂತಗುಣಸಹಿತಂ ಮೋಕ್ಷಂ ಇ  
ಪಾವಹಿ ನ ಪ್ರಾಪ್ತೋಣಿ ನ ಕೇವಲಂ ಮೋಕ್ಷಂ ನಿಶ್ಚಯವ್ಯವಹಾರರತ್ತಯಾತ್ವಕಂ ಮೋಕ್ಷಮಾರ್ಗಂ ಚ ಜೀವ ಹೇ  
ಮೂರ್ಧ ಜೀವ ತುಹುಂ ತ್ವಮ್ | ಕಿಂ ಕುರ್ವನ್ ಸನ್ | ಘರು ಪರಿಯಣು ಚಿಂತಂತು ಗೃಹಪರಿವಾರಾದಿಕಂ  
ಪರದ್ವಯಂ ಚಿಂತಯನ್ ಸನ್ ತೋ ತತಃ ಕಾರಣಾತ್ ವರಿ ವರಂ ಕಿಂತು ಚಿಂತಹಿ ಚಿಂತಯ ಧ್ಯಾಯ | ಕಿಮ್ |

ಜ್ಞಾಯಕಸ್ತಭಾವವಿರುವಂಥ ಶುದ್ಧಾತ್ಮದ್ವಯದಿಂದ ವಿವರೀತರಿರುವುದರಿಂದ ಕೃತಿಮರಿದ್ವಾರೆ-ವಿನಶ್ವರರಿದ್ವಾರೆಂದು  
ಪರಮ ಜ್ಞಾನಸಂಪನ್ಮಾರಾದ ದಿವ್ಯಯೋಗಿಗಳು ಏತರಾಗಸವರ್ಜಿಪ್ರಣೀತವಾದ ಪರಮಾಗಮದಲ್ಲಿ ನೋಡಿದ್ವಾರೆ.

ಈ ಅಧ್ಯಾತ್ಮತೆಯ ವ್ಯಾಖ್ಯಾನವನ್ನು ತಿಳಿದುಕೊಂಡು ಧುವವಾದಂಥ ನಿಜಶುದ್ಧಾತ್ಸ್ವಭಾವದಲ್ಲಿ ಸ್ಥಿರವಿದ್ದು  
ಕೊಂಡು ಮನ ಮೊದಲಾದ ಪರದ್ವಯದಲ್ಲಿ ಮಮತೆಯನ್ನು ಮಾಡಬಾರದೆಂಬುದು ಇಲ್ಲಿನ ಭಾವಾಧರವಿದೆ.

ಮನ, ಪರಿವಾರ ಮೊದಲಾದವರ್ಗಳ ಚಿಂತಯಿಂದ ಮೋಕ್ಷ ದೊರಕುವುದಿಲ್ಲವೆಂದು ಈಗ ನಿಶ್ಚಯ  
ಮಾಡುತ್ತಾರೆ,-

### ಗಾಢ - ೧೪

**ಅನ್ವಯಾಧರ :** - [ಜೀವ ತುಹುಂ] ಎಲ್ಲೆ ಜೀವನೇ ! ನೀನು [ಘರು ಪರಿಯಣು] ಮನೆ, ಪರಿವಾರ  
ಮೊದಲಾದವರ [ಚಿಂತಂತು] ಚಿಂತನೆಯನ್ನು ಮಾಡಿ [ಮುಕ್ಷು ಇ ಪಾವಹಿ] ಮೋಕ್ಷ ಪಡೆಯುವ ಸಾಧ್ಯತೆಯಿಲ್ಲ.  
[ತೋ] ಆದುದರಿಂದ [ತಲು ಜಿ ತಲು] ತಪ ಮತ್ತು ತಪದ್ವೇ ಎಂದರೆ ಉತ್ತಮ ತಪಸ್ಸಿನದೇ [ಚಿಂತಹಿ] ಚಿಂತನೆ  
ಮಾಡು, [ವರಿ] ಆ ತಪಸ್ಸಿನ ಚಿಂತನೆಯಿಂದ ನೀನು [ಮಹಂತು ಮೋಕ್ಷು] ಶ್ರೇಷ್ಠವಾದ ಮೋಕ್ಷವನ್ನು  
[ಪಾವಹಿ] ಪಡೆಯುವೆ.

ಜೀವ ನೀನು ಮನೆಪರಿಜನಗಳನು ಚಿಂತಿಸಿ ಮೋಕ್ಷಪಡೆಯಲಾರೆ |  
ತಪ ತಪವನೆ ಚಿಂತಿಸು ವರತಪದಿಂದುತ್ತಮ ಮೋಕ್ಷ ನೀ ಪಡೆವೆ ||೧೫||

ತಲು ಜಿ ತಲು ತಪಸ್ಯಪ ಏವ ವಿಚಿಂತಯ ನಾನ್ಯತ್ | ತಪಶ್ಚರಣಚಿಂತನಾತ್ ಕಿಂ ಘಲಂ ಭವತಿ | ಪಾವಹಿ  
ಪ್ರಾಪ್ತೋಽಷಿ | ಕರ್ಮ | ಮೋಕ್ಷ ಪೂರ್ವೋಕ್ತಲಕ್ಷಲಂ ಮೋಕ್ಷಮಾ | ಕಥಂಭಾತಂ | ಮಹಂತು  
ತೀರ್ಥಾಕರಪರಮದೇವಾದಿಮಹಾಪುರುಷೈರಾಶಿತತ್ವಾನ್ವಯಾಂತಮಿತಿ | ಅತ್ಯ ಬಹಿದ್ರ್ವಾವೈಷಾಖಾನಿರೋಧೇನ  
ವಿತರಾಗತಾತ್ಮಿಕಾನಂದಪರಮಾತ್ಮರೂಪೇ ನಿರ್ವಿಕಲ್ಪಸಮಾಧಾರಿ ಸಿತ್ವಾಗೃಹಾದಿ ಮಮತ್ವಂ ತ್ವಕ್ತುಽಚ ಭಾವನಾ  
ಕರ್ತವ್ಯೇತಿ ತಾತ್ಪರ್ಯಮಾ | ||೧೪||

ಅಥ ಜೀವಹಿಂಸಾದೋಷಂ ದರ್ಶಾಯತಿ-

ಮಾರಿವಿ ಜೀವಹ ಲಕ್ಷ್ಯದಾ ಜಂ ಜಿಯ ಪಾಲು ಕರೀಸಿ |  
ಪುತ್ರ-ಕಲತ್ತಹ ಕಾರಣಿ ತಂ ತುಹು ಏಕ್ಷಂ ಸಹಿಷ್ಯಿ | ||೧೫||

ಮಾರಿಯಿತ್ವಾಜೀವಾನಾಂ ಲಕ್ಷ್ಯಾಂ ಯತ್ ಜೀವ ಪಾಪಂ ಕರಿಷ್ಯಾಸಿ |  
ಪುತ್ರಕಲತ್ತಾಣಾಂ ಕಾರಣೇನ್ ತತ್ ತ್ವಂ ಏಕಃ ಸಹಿಷ್ಯಾಸೇ | ||೧೬||

ಮಾರಿವಿ ಇತ್ಯಾದಿ | ಮಾರಿವಿ ಜೀವಹಂ ಲಕ್ಷ್ಯದಾ ರಾಗಾದಿವಿಕಲ್ಪರಹಿತಸ್ಯ ಸ್ವಸ್ಥಭಾವನಾಲಕ್ಷಣಸ್ಯ ಶುದ್ಧ-  
ಚ್ಯಾತನ್ಯಪ್ರಾಣಸ್ಯ ನಿಶ್ಚಯೀನಾಭ್ಯಂತರಂ ವಧಂ ಕೃತ್ವಾ ಬಹಿಭಾಗಿಗಳಿಂದ ಹಾನೇಕಜೀವಲಕ್ಷಾಣಾಮಾ | ಕೇನ  
ಹಿಂಸೋಪಕರಣೇನೆನ | ಪುತ್ರಕಲತ್ತಹಂ ಕಾರಣಿಂ ಪುತ್ರಕಲತ್ತಹಂ ಮಮತ್ವನಿಮತ್ತೊತ್ಪನ್ನದೃಷ್ಟಿತ್ವಾನುಭಾತಭೋಗಾ-  
ಕಾಂಕ್ಷಾಸ್ಪರೂಪತ್ವೇಷಣ ಶಸ್ತ್ರೀಯ | ಜಂ ಜಿಯ ಪಾಲು ಕರೀಸಿ ಹೇ ಜೀವ ಯತ್ವಾಪಂ ಕರಿಷ್ಯಾತಿ ತಂ ತುಹು ಏಕ್ಷಂ

**ಭಾವಾರ್ಥ :-** ಮನ, ಪರಿವಾರ ಮೊದಲಾದ ಪರದ್ವಯಗಳನ್ನು ಚಿಂತಿಸುತ್ತ ನೀನು ಕರ್ಮ-ಮಲರೂಪದ  
ಕಲಂಕವಿಲ್ಲದ ಕೇವಲಭಾನ ಮೊದಲಾದ ಅನಂತಗುಣಸಹಿತವಾದ ಮೋಕ್ಷವನ್ನು ಪಡೆಯುವುದಿಲ್ಲ, ಕೇವಲ  
ಮೋಕ್ಷವನ್ನೇ ಪಡೆಯುವುದಿಲ್ಲವೆಂದಿಷ್ಟೇಇಲ್ಲ, ಆದರೆ ನಿಶ್ಚಯವ್ಯವಹಾರರತ್ತೆಯಾತ್ಮಕವಾದ ಮೋಕ್ಷಮಾರ್ಗವನ್ನು  
ಕಂಡ ಪಡೆಯುವುದಿಲ್ಲ. ಆದುದರಿಂದ ನೀನು ನಿರಂತರ ತಪಶ್ಯಿರ್ಯಾಯ ಚಿಂತನೆಯನ್ನೇ ಮಾಡು, ಆದರೆ  
ಬೇರಾವುದರದಿಲ್ಲ. ಆ ತಪಶ್ಚರಣದ ಚಿಂತನೆಯಿಂದ ಯಾವ ಘಲವು ದೊರಕುತ್ತದೆಯಿಂದರೆ ತೀರ್ಥಾಂಕರ  
ಪರಮದೇವಾಧಿದೇವ ಮೊದಲಾದ ಮಹಾಪುರುಷರು ಆಶ್ರಯಮಾಡಿರುವುದರಿಂದ ಅದು ಮಹಾನವಿರುವಂಥ  
ಪೂರ್ವೋಕ್ತಲಕ್ಷಣವುಳ್ಳ ಮೋಕ್ಷವನ್ನು ನೀನು ಪಡೆಯುವೆ.

ಬಾಹ್ಯದ್ವಯಗಳ ಇಚ್ಛಿಯ ನಿರೋಧದಿಂದ ವಿತರಾಗ ತಾತ್ಪರ್ಯ ಆನಂದಮಯವಾದ ಪರಮಾತ್ಮರೂಪದ  
ನಿರ್ವಿಕಲ್ಪಸಮಾಧಿಯಲ್ಲಿ ಸ್ಥಿರವಾಗಿ ಮತ್ತು ಮನ-ಮಾಡಿಗಳ ಮಮತೆಯನ್ನು ಬಿಟ್ಟು ನಿಜಸ್ಥಭಾವದ ಭಾವನೆ  
ಮಾಡಬೇಕಂಬುದು ಇಲ್ಲಿನ ತಾತ್ಪರ್ಯವಿದೆ.

ಈಗ ಜೀವಹಿಂಸೆಯ ದೋಷವನ್ನು ತಿಳಿಸಿಕೊಡುತ್ತಾರೆ,-

ಜೀವ ನೀ ಸತಿಸುತ್ತರ ಕಾರಣದಿಲಕ್ಷಾವಧಿ ಜೀವಗಳಕೊಂದು |  
ಯಾವ ಅತಿಪಾಪ ಮಾಡುವೆ ಅದರ ಘಲವ ನೀನೊಬ್ಬನೆ ಸಹಿಸುವೆ | ||೧೭||

ಸಹಿಣಿ ತತ್ವಪರಭಾಷ್ಯಲಂ ತ್ವಂ ಕರ್ತಾ ನರಕಾದಿಗತಿಷ್ಠೇಕಾಕೀ ಸನ್ ಸಹಿಷ್ಯಸೇ ಹಿ । ಅತ್ ರಾಗಾದ್ಬಾಪೋ ನಿಶ್ಚಯೀನಾಹಿಂಸಾ ಭಣ್ಯತೇ ಕಷ್ಟಾತ್ ನಿಶ್ಚಯಶುದ್ಧಿತನ್ಯಪ್ರಾಣಸ್ಯ ರಕ್ಷಾಕಾರಣತಾತ್, ರಾಗಾದ್ಬತ್ತಿಸ್ತು ನಿಶ್ಚಯಹಿಂಸಾ । ತದಪಿ ಕಷ್ಟಾತ್ । ನಿಶ್ಚಯಶುದ್ಧಪ್ರಾಣಸ್ಯ ಹಿಂಸಾಕಾರಣತಾತ್ । ಇತಿ ಜ್ಞಾತಾಪ್ರಾರ್ಥಿ ರಾಗಾದಿಪರಿಣಾಮರೂಪಾ ನಿಶ್ಚಯಹಿಂಸಾ ತ್ವಾಜ್ಯೇತಿ ಭಾವಾಧರಃ । ತಥಾ ಹೊಕ್ತಂ ನಿಶ್ಚಯಹಿಂಸಾಲಕ್ಷಣಮ್ - “ರಾಗಾದಿಣಾಮಣಾಪ್ನಾ ಅಹಿಂಸಗತೀತ್ತಿಂ ದೇಹಿದಂ ಸಮರ್ಪಿ । ತೇಸಿಂ ಚೀವಪ್ರಪ್ತತಿ ಹಿಂಸೇತಿ ಜಿಣೇಹಿಂ ಜೀದಿಟ್ಟಂ॥”

॥೧೭॥

ಅಥ ತಮೇವ ಹಿಂಸಾದೋಷಂ ದೃಢಯತಿ-

**ಮಾರಿವಿ ಚೂರಿವಿ ಜೀವದಾ ಜಂ ತುಹು ದುಕ್ಕು ಕರಿಸಿ ।**

**ತಂ ತಹ ಪಾಸಿ ಅಣಂತे-ಗುಣ ಅವಸ್ಜಿ ಜೀವ ಲಹಿಸಿ ॥೧೮॥**

### ಗಾಥೆ - ೧೯

**ಅನ್ಧಯಾಧರ :** - [ಜಯ] ಎಲ್ಲೆ ಜೀವನೇ ! ನೀನು [ಪುತ್ರ-ಕಲತ್ತಹಂ ಕಾರಣಾಳಂ] ಸ್ತ್ರೀ-ಪುತ್ರಾದಿಕರ ಕಾರಣದಿಂದ [ಲಕ್ಷ್ಯದಾ ಜೀವಹಂ] ಲಕ್ಷ್ಯಾಂತರ ಜೀವಗಳನ್ನು [ಮಾರಿವಿ] ಕೊಂಡು ಹಾಕಿ [ಜಂ ಪಾಲು ಕರಿಸಿ] ಯಾವ ಪಾಪವನ್ನು ಮಾಡಿರುವೆಯೋ [ತಂ] ಆ ಪಾಪದ ಫಲವನ್ನು [ತುಹುಂ ಏಕ್ಕು ಸಹಿಣಿ] ನೀನು ಏಕಾಕಿಯಾಗಿಯೇ ಭೋಗಿಸುವೆ.

**ಭಾವಾಧರ :** - ರಾಗಾದಿ ವಿಕಲ್ಪಗಳಿಲ್ಲದ ಸ್ವಸ್ಥಭಾವ ಸ್ವರೂಪವಾದ ಶುದ್ಧ ಚೈತನ್ಯಪ್ರಾಣದ ಹಿಂಸೆಯನ್ನು ನಿಶ್ಚಯದಿಂದ ಅಭ್ಯಂತರದಲ್ಲಿ ಮಾಡಿ ಮತ್ತು ಬಾಹ್ಯದಲ್ಲಿ ಹಿಂಸೆಯ ವಿಕಲ್ಪದಿಂದ ಅನೇಕಚೋಟಿ ಜೀವಗಳ ಹಿಂಸೆ ಮಾಡಿ ಸ್ತ್ರೀ-ಪುತ್ರಾದಿಕರ ಮಮತೆಯ ನಿಮಿತ್ತದಿಂದ ಉತ್ಪನ್ನವಾದ ನೋಡಿದ, ಕೇಳಿದ ಮತ್ತು ಅನುಭವಿಸಿದ ಭೋಗಗಳ ಆಕಾಂಕ್ಷೆಯಸ್ಥರೂಪವಾದ ತೀಕ್ಷ್ಣ ಶಸ್ತ್ರದಿಂದ ಎಲ್ಲೆ ಜೀವನೇ ! ನೀನು ಯಾವ ಪಾಪ ಮಾಡಿರುವೆ ಆ ಪಾಪದ ಫಲವನ್ನು ನರಕ ಮೌದಲಾದ ಗತಿಗಳಲ್ಲಿ ನಿನಗೊಬ್ಬಿನಿಗೇ ಭೋಗಿಸಬೇಕಾಗುವುದು.

ರಾಗಾದಿಗಳ ಅಭಾವವನ್ನು ನಿಶ್ಚಯದಿಂದ ಅಹಿಂಸೆಯೆಂದು ಹೇಳಿದೆ. ಏಕೆಂದರೆ ನಿಶ್ಚಯಶುದ್ಧ ಚೈತನ್ಯ ಪ್ರಾಣದ ರಕ್ಷಣೆಯಕಾರಣವಿದೆ. ರಾಗಾದಿಗಳ ಉತ್ಪತ್ತಿಯ ನಿಶ್ಚಯ ಹಿಂಸೆಯಿದೆ ಅದು ಕೂಡ ನಿಶ್ಚಯ ಶುದ್ಧ ಪ್ರಾಣದ ಹಿಂಸೆಯ ಕಾರಣವಿದೆಯೆಂದು ತಿಳಿದುಕೊಂಡು ರಾಗಾದಿಗಳ ಪರಿಣಾಮರೂಪವಾದ ನಿಶ್ಚಯಹಿಂಸೆಯನ್ನು ಬಿಟ್ಟುಕೊಡಬೇಕೆಂಬುದು ಇಲ್ಲಿನ ಭಾವಾಧರವಿದೆ. ಮತ್ತು ನಿಶ್ಚಯ ಹಿಂಸೆಯ ಸ್ವರೂಪವನ್ನು ಕೂಡ ತ್ರೀ ಜಯಧವಲ ಭಾಗ ಇ ಪ್ರಾಟ ಇಂಬಳ್ಳಿ ಹೀಗೆ ಹೇಳುತ್ತಾರೆ, - ರಾಗಾದಿಗಳ ಅನುತ್ಪತ್ತಿಯೇ ಎಂದರೆ ರಾಗಾದಿಗಳ ಉತ್ಪತ್ತಿಯಾಗದಿರುವುದೇ ಅಹಿಂಸಕತೆಯಿದೆಯೆಂದು ಜಿನಾಗಮದಲ್ಲಿ ಉಪದೇಶ ಕೊಟ್ಟಿದ್ದಾರೆ ಮತ್ತು ರಾಗಾದಿಗಳ ಉತ್ಪತ್ತಿಯೇ ಹಿಂಸೆಯಿದೆಯೆಂದು ಜಿನೇಶ್ವರದೇವರು ನಿದರ್ಶಿತ ಮಾಡಿದ್ದಾರೆ.

ಈಗ ಅದೇ ಹಿಂಸೆಯ ದೋಷವನ್ನು ದೃಢಮಾಡುತ್ತಾರೆ,-

**ಕೊಲೆ ಮಾಡಿ ಕತ್ತರಿಸಿ ಜೀವಗಳನು ನೀನಾವ ದುಃಖಮಾಡುವೆ ।**

**ಎಲೆ ಜೀವ ನೀನದರನಂತರುಣದುಃಖವನು ನಿಶ್ಚಯದಿ ಪಡೆವೆ ॥೧೯॥**

ಮಾರಯಿತ್ವ ಚೊಣಿಯಿತ್ವ ಜೀವಾನ್ ಯತ್ ತ್ವಂ ದುಃಖಂ ಕರಿಸ್ಯಾಂ ।  
ತತ್ತದಪೇಕ್ಷಯಾ ಅನಂತಗುಣಂ ಅವಶ್ಯಮೇವ ಜೀವ ಲಭಸೇ ॥११६॥

ಮಾರಿವಿ ಇತ್ಯಾದಿ । ಮಾರಿವಿ ಬಹಿರ್ವಿಷಯೀ ಅನ್ಯಜೀವಾನ್ ಪ್ರಾಣಿಪ್ರಾಣವಿಯೋಗಲಕ್ಷಣೇನ ಮಾರಯಿತ್ವ ಚೊರಿವಿ ಹಸ್ತಪಾದಾದ್ಯೇಕದೇಶಕ್ಷೇದರೂಪೇಣ ಚೊರಯಿತ್ವ । ಕಾನ್ । ಜೀವಡಾ ಜೀವಾನ್ ನಿಶ್ಚಯೀನಾಭ್ಯಂತರೇ ತು ಮಿಥ್ಯಾತ್ಮರಾಗಾದಿರೂಪತೀಕ್ಷ್ಣ ಶಸ್ತೇಣ ಶುದ್ಧಾತ್ಮಾನುಭೂತಿರೂಪನಿಶ್ಚಯಪ್ರಾಣಾಂಶ್ಚಂತಂ ತುಹುಂ ದುಕ್ಕು ಕರೀಸಿ ಯದ್ವಃಖಂ ತ್ವಂ ಕತಾರ ಕರಿಸ್ಯಾಂ ತೇಮು ಪೂರ್ವೋಕ್ತಸ್ಪರಜೀವೇಮು ತಂ ತಹ ಪಾಸಿ ಅನಂತಗುಣಂ ತದ್ವಃಖಂ ತದಪೇಕ್ಷಯಾ ಅನಂತಗುಣಂ ಅವಶ್ಯಮೇವ ಜೀವ ಹೇ ಮೂಢ ಜೀವ ಲಹಿಸಿ ಪ್ರಾಪ್ತ್ಯೋಪಿತಿ । ಅತ್ಯಾಯಂ ಜೀವೋ ಮಿಥ್ಯಾತ್ಮರಾಗಾದಿಪರಿಣಾತಃ ಪೂರ್ವಂ ಸ್ವಯಮೇವ ನಿಜಶುದ್ಧಾತ್ಮಪ್ರಾಣಂ ಹಿನಸ್ಸಿ ಬಹಿರ್ವಿಷಯೀ ಅನ್ಯಜೀವಾನಾಂ ಪ್ರಾಣಫಾತೋ ಭವತು ಮೂಳಿಭವತು ನಿಯಮೋ ನಾಸ್ತಿ । ಪರಫಾಂತಾಧರ್ಜಂ ತಪ್ತಾಯಃಪಿಂಡಗ್ರಹಣೇನ ಸ್ವಹಸ್ತದಾಹವತ್ತಾ ಇತಿ ಭಾವಾಧರ್ಜಃ । ತಥಾ ಚೋಕ್ತಮೋ ಸ್ವಯಮೇವಾತ್ಮನಾತ್ಮನಂ ಹಿನಸ್ವಾತ್ಮ ಕಷಾಯವಾನ್ । ಪೂರ್ವಂ ಪ್ರಾಣಾಂತರಾಣಾಂ ತು ಪಶಾತ್ಮಾಂಧಾನ ವಾ ವಧಃ ॥’ ॥११६॥

### ಗಾಢೆ - ११६

**ಅನ್ಯಯಾಧರ್ಜ :** - [ಜೀವ ತುಹುಂ] ಎಲ್ಲೆ ಜೀವನೇ ! ನೀನು [ಜೀವಡಾ] ಜೀವಗಳನ್ನು [ಮಾರಿವಿ ಚೊರಿವಿ] ಕೊಂಡು ಪ್ರಡಿ ಪ್ರಡಿ ಮಾಡಿ ಅವಕ್ಷೇ [ಜಂ ದುಕ್ಕು] ಯಾವ ದುಃಖವನ್ನು [ಕರಿಸಿ] ಉತ್ತನ್ನ ಮಾಡುವೆಯೋ [ತಂ ತಹಪಾಸಿ] ಅವುಗಳ ದುಃಖಂತಲೂ [ಅಣಂತಗುಣ] ಅನಂತಗುಣ ದುಃಖವನ್ನು [ಅವಶ್ಯಂ ಲಹಿಸಿ] ನೀನು ಅವಶ್ಯವಾಗಿ ಪದೆದುಕೊಳ್ಳುವೆ.

**ಭಾವಾಧರ್ಜ :** - ಬಾಹ್ಯದಲ್ಲಿ ಅನ್ಯಜೀವಗಳನ್ನು ಸಾಯಿಸಿ ಎಂದರೆ ಪ್ರಾಣಿಗಳ ಪ್ರಾಣದ ವಿಯೋಗಮಾಡಿ, ಅನ್ಯಜೀವಗಳನ್ನು ಪ್ರಡಿಪ್ರಡಿ ಮಾಡಿ ಎಂದರೆ ಕೈ-ಕಾಲು ಮೊದಲಾದ ಅವಯವಗಳನ್ನು ಕತ್ತರಿಸಿ ಹಾಕಿ ಮತ್ತು ನಿಶ್ಚಯನಯದಿಂದ ಅಭ್ಯಂತರದಲ್ಲಿ ಮಿಥ್ಯಾತ್ಮರಾಗಾದಿಗಳರೂಪದ ತೀಕ್ಷ್ಣ ಶಸ್ತಗಳಿಂದ ಶುದ್ಧಾತ್ಮಾನುಭೂತಿರೂಪವಾದ ತನ್ನ ನಿಶ್ಚಯಪ್ರಾಣವನ್ನು ಪ್ರಡಿಪ್ರಡಿ ಮಾಡಿ ಆ ಪೂರ್ವೋಕ್ತಸ್ವ-ವರ ಜೀವಗಳಲ್ಲಿ ನೀನು ಯಾವ ದುಃಖವನ್ನು ಉತ್ತನ್ನಮಾಡಿರುವೆಯೋ ಆ ದುಃಖದ ಅಪೇಕ್ಷೆಯಿಂದ ಅನಂತಗುಣತವಾದ ದುಃಖವನ್ನು ಎಲ್ಲೆ ಮೂಢ ಜೀವನೇ ! ನೀನು ಅವಶ್ಯವಾಗಿ ಪ್ರಾಪ್ತಮಾಡಿಕೊಳ್ಳುವೆ.

ಈ ಜೀವನು ಮಿಥ್ಯಾತ್ಮರಾಗಾದಿಗಳಿಂದ ಪರಿಣಾಮಿಸಿ ಮೊದಲಂತೂ ತಾನೇ ತನ್ನ ಶುದ್ಧ ಆತ್ಮನ ಪ್ರಾಣಗಳನ್ನು ಹೊಡೆಯುತ್ತಾನೆ, ಅನಂತರ ಬಾಹ್ಯದಲ್ಲಿ ಬೇಕಾದರೆ ಅನ್ಯಜೀವಗಳ ಫಾತವಾಗಲಿ ಅಥವಾ ಆಗದಿರಲಿ ಅದರದೇನೂ ನಿಯಮವಿಲ್ಲ. ಯಾವ ಪ್ರಕಾರ ಇತರರ ಫಾತ ಮಾಡುವ ಸಲುವಾಗಿಅವರ ಕಡೆಗೆ ಎಸೆಯುವ ಸಲುವಾಗಿ ಕಾಯ್ದು ಕೆಬ್ಬಣದ ಉರುಳಿಯನ್ನು ಹಿಡಿಯಬೇಕಾದರೆ ಮೊದಲಂತೂ ತನ್ನ ಕೈಗಳೇ ಸುಟ್ಟುಹೊಗುತ್ತವೆಯಿಂಬುದು ಇಲ್ಲಿನ ಭಾವಾಧರ್ಜವಿದೆ.

ಶ್ರೀ ಸರ್ವಾಧರ್ಜಸಿದ್ಧಿ २ ನೇ ಅಧ್ಯಾಯ ಇಂದ ನೇ ಗಾಢೆಯ ಟೀಕೆಯಲ್ಲಿ ಉದ್ದರಣಾರೂಪದಿಂದ ಹೇಳುತ್ತಾರೆ - ‘ಪ್ರಮಾದದಿಂದ ಯುಕ್ತನಾದ ಆತ್ಮನು ಮೊದಲಂತೂ ತಾನೇ ತನ್ನಿಂದ ತನ್ನ ಹಿಂಸೆಮಾಡುತ್ತಾನೆ, ಅನಂತರ ಅನ್ಯ ಪ್ರಾಣಿಗಳ ಫಾತವಾಗಲಿ ಅಥವಾ ಆಗದಿರಲಿ’, ಎಂದರೆ ಜೀವದ ಆಯುಷ್ಯವು ಬಾಕಿ ಉಳಿದಿದ್ದರೆ ಇವನು ಕೊಲ್ಲುವ ಸಾಧ್ಯತೆಯಲ್ಲ. ಆದರೆ ಇವನು ಕೊಲ್ಲುವ ಭಾವಮಾಡಿರುವುದರಿಂದ ನಿಃಸಂದೇಹವಾಗಿ ಹಿಂಸಕನಾದನು ಮತ್ತು ಯಾವಾಗ ಹಿಂಸೆಯ ಭಾವವಾಯಿತು ಆಗ ಇವನು ಕಷಾಯವುಳ್ಳವನಾದನು. ಕಷಾಯವುಳ್ಳವನಾಗುವುದೇ ನಿಜವಾಗಿ ಆತ್ಮಫಾತಕವಿದೆ.

ಅಥ ಜೀವವರ್ಧಿನ ನರಕಗತಿಸ್ತದ್ರಕ್ಷಣೇ ಸ್ವರ್ಗೋಽಭವತೀತಿ ನಿಶ್ಚಯೋತಿ,-

ಜೀವ ವಹಂತಹ ಇರಯ-ಗಳ ಅಭಯ-ಪದಾಣೇ ಸಗ್ಗು ।  
ಬೇ ಪಹ ಜವಲಾ ದರಿಸಿಯಾ ಜಹಿ ರುಚ್ಚಳ ತಹಿ ಲಗ್ಗು ॥೧೨॥  
ಜೀವಂ ಘ್ರಾತಾಂ ನರಕಗತಿಃ ಅಭಯಪ್ರದಾನೇನ ಸ್ವರ್ಗಃ ।  
ದ್ವೈ ಪಂಥಾನೊ ಸಮೀಪೇ ದರ್ಶಿತೌ ಯತ್ರ ರೋಚತೇ ತತ್ರ ಲಗ್ಗು ॥೧೨॥

ಜೀವ ವಹಂತಹಂ ಇತ್ಯಾದಿ । ಜೀವ ವಹಂತಹಂ ನಿಶ್ಚಯೀನ ಮಿಥ್ಯಾತ್ಮವಿಷಯಕವಾಯಪರಿಣಾಮ ರೂಪಂ ವಧಂ ಸ್ವಕ್ಷೇಯ ಜೀವಸ್ಯ ವ್ಯವಹಾರೇಣೇಂದ್ರಿಯಬಲಾಯಃಪ್ರಾಣಾಪಾನವಿನಾಶರೂಪಮನ್ಯಜೀವಾನಾಂ ಚ ವಧಂ ಕುರ್ವತಾಂ ಇರಯಗಳ ನರಕಗತಿಭವತಿ ಅಭಯದಾಣೇಂ ನಿಶ್ಚಯೀನ ಏರ್ತಾಗನಿವಿಕಲಪ್ರಸಂಪೇದನ-ಪರಿಣಾಮರೂಪಮಭಯಪ್ರದಾನಂ ಸ್ವಕ್ಷೇಯ ಜೀವಸ್ಯ ವ್ಯವಹಾರೇಣ ಪ್ರಾಣಾರಕ್ಷಾರೂಪಮಭಯಪ್ರದಾನಂ ಪರಜೀವಾನಾಂ ಚ ಕುರ್ವತಾಂ ಸಗ್ಗು ಸ್ವರ್ಗಾಭಯಪ್ರದಾನೇನ ಮೋಕ್ಷೋ ಭವತ್ತನ್ಯಜೀವಾನಾಮಭಯಪ್ರದಾನೇನ ಸ್ವರ್ಗಶ್ಚೇತಿ ಬೇ ಪಹ ಜವಲಾ ದರಿಸಿಯಾ ಏವಂ ದ್ವೈ ಪಂಥಾನೊ ಸಮೀಪೇ ದರ್ಶಿತೌ । ಜಹಿಂ ರುಚ್ಚಳ ತಹಿಂ ಲಗ್ಗು ಹೇ ಜೀವ ಯತ್ರ ರೋಚತೇ ತತ್ರ ಲಗ್ಗೋ ಭವತ್ತಮಿತಿ । ಕಶ್ಚಿದಜ್ಞಾನೀ ಪ್ರಾಹ । ಪ್ರಾಣಾಜೀವಾದಭಿನ್ನಾ

ಜೀವದ ಹಿಂಸೆ ಮಾಡುವುದರಿಂದ ನರಕಗತಿಯಾಗುತ್ತದೆ ಮತ್ತು ಜೀವದ ರಕ್ಷಣೆ ಮಾಡುವುದರಿಂದ ಸ್ವರ್ಗಲಭಿಸುತ್ತದೆಯೆಂದು ಈಗ ನಿಶ್ಚಯ ಮಾಡುತ್ತಾರೆ,-

### ಗಾಥೆ - ೧೨

**ಅನ್ವಯಾಧ್ರ :** -[ಜೀವ ವಹಂತಹಂ] ಜೀವಗಳನ್ನ ಹೊಡೆಯುವುದರಿಂದ [ಇರಯ-ಗಳ] ನರಕಗತಿಯಾಗುತ್ತದೆ ಮತ್ತು [ಅಭಯ-ಪದಾಣೇಂ] ಅವಕ್ಷೇ ಅಭಯದಾನ ಕೊಡುವುದರಿಂದ ಅವುಗಳ ರಕ್ಷಣೆ ಮಾಡುವುದರಿಂದ [ಸಗ್ಗು] ಸ್ವರ್ಗ ಲಭಿಸುತ್ತದೆ [ಬೇ ಪಹ] ಇವರಡೂ ಮಾರ್ಗಗಳನ್ನು [ಜವಲಾ ದರಿಸಿಯಾ] ನಿನ್ನ ಎದುರಿಗೆ ದರ್ಶಿಸಲಾಗಿದೆ [ಜಹಿಂ ರುಚ್ಚಳ ತಹಿಂ ಲಗ್ಗು] ನಿನಗೆ ಯಾವುದು ರುಚಿಸುತ್ತದೆಯೋ ಅದರಲ್ಲಿ ಪ್ರವೃತ್ತಿಯಾಡು.

**ಭಾವಾಧ್ರ :** - ನಿಶ್ಚಯನಯದಿಂದ ಮಿಥ್ಯಾತ್ಮ, ವಿಷಯ, ಕವಾಯಗಳ ಪರಿಣಾಮರೂಪದಿಂದ ತನ್ನ ಜೀವದ ಫಾತ ಮತ್ತು ವ್ಯವಹಾರದಿಂದ ಐದು ಇಂದ್ರಿಯ, ಮೂರುಬಲ, ಆಯು ಮತ್ತು ಶಾಸ್ಮೋಭಾಸಗಳ ವಿನಾಶರೂಪದಿಂದ ಅನ್ಯ ಜೀವಗಳ ಫಾತಮಾಡುವವನಿಗೆ ನರಕಗತಿಯಾಗುತ್ತದೆ.

ನಿಶ್ಚಯದಿಂದ ತನ್ನ ಜೀವನಿಗೆ ಏರ್ತಾಗನಿವಿಕಲಪ್ರಸಂಪೇದನ-ಪರಿಣಾಮರೂಪವಾದ ಅಭಯದಾನ ಕೊಡುವುದರಿಂದ ಮತ್ತು ವ್ಯವಹಾರದಿಂದ ಪರಜೀವಗಳಿಗೆ ಪ್ರಾಣಗಳ ರಕ್ಷಾರೂಪವಾದ ಅಭಯದಾನ ಮಾಡುವವನಿಗೆ ಸ್ವರ್ಗವಾಗುತ್ತದೆ. ಎಂದರೆ ತನಗೆ ಏರ್ತಾಗ ನಿವಿಕಲಪ್ರಸಂಪೇದನ-ಪರಿಣಾಮರೂಪವಾದ ಅಭಯದಾನ ಕೊಡುವುದರಿಂದ ಮೋಕ್ಷ ಮತ್ತು ಪರಜೀವಗಳಿಗೆ ಪ್ರಾಣದ ರಕ್ಷಣೆಯರೂಪವಾದ ಅಭಯದಾನ ಕೊಡುವುದರಿಂದ ಸ್ವರ್ಗವಾಗುತ್ತದೆ. ಹೀಗೆ ಎರಡೂ ಮಾರ್ಗಗಳನ್ನು ನಿನ್ನದುರು ದರ್ಶಿಸಲಾಗಿದೆ ಎಲ್ಲ ಜೀವನೇ ! ನಿನಗೆ ಯಾವುದು ರುಚಿಸುತ್ತದೆ ಅದರಲ್ಲಿ ತೊಡಗಿಬಿಡು.

ಜೀವವರ್ಧಿಯಿಂ ನರಕಗತಿ ಅಭಯದಾನದಿ ಸ್ವರ್ಗ ದೊರಕುವುದು ।

ಇವರಡೂ ಮಾರ್ಗ ನಿನ್ನದುರು ದರ್ಶಿಸಿದೆ ರುಚಿಸಿದುದರಲ್ಲಿವರ್ತಿಸು ॥೧೨॥

ಭಿನ್ನಾ ವಾ, ಯದ್ಯಭಿನ್ನಾಃ ತಹಿಂ ಜೀವವತ್ತಾಣಾಂ ವಿನಾಶೋ ನಾಸ್ತಿ, ಅಥ ಭಿನ್ನಾಸ್ತಹಿಂ ಪ್ರಾಣವರ್ಧೀಕರಿ ಜೀವಸ್ಯ ವರ್ಧೋ ನಾಸ್ತಿನೇನ ಪ್ರಕಾರೇಣ ಜೀವಹಿಂಸೈವ ನಾಸ್ತಿ ಕಥಂ ಜೀವವರ್ಧೋ ಪಾಪಬಂಧೋ ಭವಿಷ್ಯತೀತಿ | ಪರಿಹಾರವಾಹ | ಕಥಂಚಿದ್ಭೇದಾಭೇದಃ | ತಥಾಹಿ-ಸ್ವಕೀಯಪ್ರಾಣೇ ಹೃತೇ ಶತಿ ದು:ಖೋತ್ತಮಿದಶ್ರಾಣಾದ್ಭ್ಯಾವಹಾರೇಣಾಭೇದಃ ಸೈವ ದು:ಖೋತ್ತಮಿಸ್ತು ಹಿಂಸಾ ಭಣ್ಣತೇ ತತ್ಜ್ಞ ಪಾಪಬಂಧಃ | ಯದಿ ಪುನರೇಕಾಂತೇನ ದೇಹಾತ್ಮನೋಭೇದ ಏವ ತಹಿಂ ಯಥಾ ಪರಕೀಯದೇಹಫಾತೇ ದು:ಖಿ ನ ಭವತಿ ತಥಾ ಸ್ವದೇಹಫಾತೇಕರಿ ದು:ಖಿಂ ನ ಸ್ಯಾನ್ ಚ ತಥಾ | ನಿಶ್ಚಯೀನ ಪ್ರನಚಿಂಹೇ ಗತೀಕರಿ ದೇಹೋ ನ ಗಂಡತೀತಿ ಹೇತೋಭೇದ ಏವ | ನನು ತಥಾಪಿ ವ್ಯವಹಾರೇಣ ಹಿಂಸಾ ಜಾತಾ ಪಾಪಬಂಧೋಕರಿ ನ ಚ ನಿಶ್ಚಯೀನ ಇತಿ | ಸತ್ಯಮುಕ್ತಂ ತತ್ಯರೂಪ, ವ್ಯವಹಾರೇಣ ಪಾಪಂ ತಪ್ಯವ ನಾರಕಾದಿ ದು:ಖಮಿ ವ್ಯವಹಾರೇಣತೀತಿ | ತದಿಷ್ಟಂ ಭವತಾಂ ಚೀತ್ತಹಿಂ ಹಿಂಸಾಂ ಕುರುತ ಯೂಯಮಿತಿ ||११८||

ಅಥ ಮೋಕ್ಷಮಾರ್ಗೇ ರತ್ನಿಂ ಕುರ್ವಿತಿ ಶಿಕ್ಷಾಂ ದದಾತಿ

**ಪ್ರಶ್ನೆ :-** ಪ್ರಾಣಗಳು ಜೀವದಿಂದ ಅಭಿನ್ನವಿವರೆಯೋ ಅಥವಾ ಭಿನ್ನವಿವರೆಯೋ ? ಅವು ಅಭಿನ್ನವಿದ್ದರೆ ಹೇಗೆ ಜೀವದ ವಿನಾಶವಾಗುವುದಿಲ್ಲ ಹಾಗೆ ಪ್ರಾಣಗಳದ್ವಾ ವಿನಾಶವಾಗುವಾರದು. ಮತ್ತು ಪ್ರಾಣಗಳ ವಿನಾಶವಾಗದಿರುವುದರಿಂದ ಹಿಂಸೆಯಾಗುವ ಸಾಧ್ಯತೆಯಿಲ್ಲ. ಪ್ರಾಣಗಳು ಜೀವದಿಂದ ಭಿನ್ನವಿದ್ದರೆ ಪ್ರಾಣಗಳ ವರ್ಧಯಾದರೂ ಕೂಡ ಜೀವದ ವರ್ಧಯಾಗುವುದಿಲ್ಲ ಮತ್ತು ಹಾಗಾಗುವುದರಿಂದ ಹಿಂಸೆಯಾಗುವ ಸಾಧ್ಯತೆಯಿಲ್ಲ. ಈ ಪ್ರಕಾರ ಇವರಡರೊಳಗೆ ಯಾವುದೇ ಪ್ರಕಾರದಿಂದ ಕೂಡ ಜೀವದ ಹಿಂಸೆಯೇ ಇಲ್ಲವೆಂದಮೇಲೆ ಜೀವಹಿಂಸೆಯಲ್ಲಿ ಪಾಪಂಧವು ಯಾವರೀತಿಯಿಂದ ಆಗುತ್ತದೆ ?

**ಉತ್ತರ :-** ಪ್ರಾಣಗಳು ಜೀವದಿಂದ ಕಥಂಚಿತ್ ಭಿನ್ನ ಮತ್ತು ಕಥಂಚಿತ್ ಅಭಿನ್ನವಿವೆ. ಹೇಗೆಂದರೆ ತಮ್ಮ ಪ್ರಾಣ ಹೊಡೆದರೆ ತಮಗೆ ದು:ಖವಾಗುತ್ತದೆಯೆಂಬುದು ಕಂಡು ಬರುತ್ತದೆ ಈ ಅಪೇಕ್ಷೆಯಿಂದ ವ್ಯವಹಾರನಯದಿಂದ ದೇಹ ಮತ್ತು ಆತ್ಮ ಅಭೇದವಿವೆ ಮತ್ತು ಅದೇ ದು:ಖೋತ್ತಮಿಯನ್ನು ಹಿಂಸೆಯೆಂದು ಹೇಳುವುದರಲ್ಲಿ ಬರುತ್ತದೆ ಮತ್ತು ಅದರಿಂದ ಪಾಪದ ಬಂಧವಾಗುತ್ತದೆ. ಇನ್ನು ಏಕಾಂತದಿಂದ ದೇಹ ಹಾಗೂ ಆತ್ಮನ ಕೇವಲ ಭೇದವನ್ನೇ ಮನ್ಮಿಸಿಹೋದರೆ ಯಾವ ಪ್ರಕಾರ ಇತರರ ದೇಹದ ಫಾತ ಮಾಡಿದರೂ ಕೂಡ ತಮಗೆ ದು:ಖವಾಗುವುದಿಲ್ಲ ಅದೇ ಪ್ರಕಾರ ತಮ್ಮ ದೇಹದ ಫಾತ ಮಾಡಿದರೂ ಕೂಡ ತಮಗೆ ದು:ಖವು ಆಗಬಾರದು, ಆದರೆ ಹಿಂಗಾಗುವುದಿಲ್ಲ. ಮತ್ತು ನಿಶ್ಚಯದಿಂದ ಜೀವವು ಇನ್ನೊಂದು ಭವದಲ್ಲಿ ಹೋದರೂ ಕೂಡ ಅವರ ಜತೆಯಲ್ಲಿ ದೇಹವು ಹೊರಟುಹೋಗುವುದಿಲ್ಲ. ಆ ಕಾರಣದಿಂದ ದೇಹ ಮತ್ತು ಆತ್ಮನು ಭಿನ್ನಭಿನ್ನವಿವೆ.

**ಪ್ರಶ್ನೆ :-** ಹಾಗಾದರೆ ನಿಜವಾಗಿ ವ್ಯವಹಾರದಿಂದ ಹಿಂಸೆಯಾಗಿ ಪಾಪಬಂಧ ಕೂಡ ವ್ಯವಹಾರದಿಂದ ಅಯಿತು, ಆದರೆ ನಿಶ್ಚಯದಿಂದ ಇಲ್ಲ.

**ಉತ್ತರ :-** ನೀವು ಸರಿಯಾಗಿಯೇ ಹೇಳಿದಿರಿ. ವ್ಯವಹಾರದಿಂದ ಪಾಪ ಅದರಂತೆ ನರಕಾದಿಗಳ ದು:ಖವು ಕೂಡ ವ್ಯವಹಾರದಿಂದ ಇದೆ. ಆ ನರಕಾದಿಗಳ ದು:ಖವು ನಿಮಗೆ ಇಷ್ಟವಿದ್ದರೆ ನೀವು ಹಿಂಸೆ ಮಾಡಿರಿ ಮತ್ತು ನರಕ ಮೊದಲಾದವುಗಳ ದು:ಖವು ನಿಮಗೆ ಒಳ್ಳೆಯದೆನಿಸದಿದ್ದರೆ ನೀವು ಹಿಂಸೆಯನ್ನು ಮಾಡಬೇಡಿರಿ.

ಈಗ ಮೋಕ್ಷಮಾರ್ಗದಲ್ಲಿ ಪ್ರಿತಿ ಮಾಡೆಂದು ಶ್ರೀಗುರುದೇವರು ಶಿಕ್ಷಣ ಕೊಡುತ್ತಾರೆ,-

ಮೂರ್ಖಾ ಸಯಲು ವಿ ಕಾರಿಮಣಿ ಭುಲ್ಲಣಿ ಮಂ ತುಸ ಕಂಡಿ ।  
 ಸಿವ-ಪಟೆ ಣಿಮ್ಮೆಲಿ ಕರಹಿ ರಜಿ ಫರು ಪರಿಯಣಿ ಲಹು ಭಂಡಿ ॥೧೨॥  
 ಮೂರ್ಖ ಸಕಲಮಪಿ ಕೃತಿಮಂ ಭಾಂತಿ: ಮಾ ತುಷಂ ಕಂಡಯ ।  
 ಶಿವಪಥೇ ನಿಮ್ಮಾಲೇ ಕುರು ರತಿಂ ಗೃಹಂ ಪರಿಜನಂ ಲಫು ತ್ವಜ ॥೧೨॥

ಮೂರ್ಖಾ ಇತ್ಯಾದಿ । ಮೂರ್ಖಾ ಸಯಲು ವಿ ಕಾರಿಮಣಿ ಹೇ ಮೂರ್ಖಚೀವ ಶುದ್ಧಾತ್ಮಾನಂ ವಿಹಾಯಾನ್ಯಾತ್  
 ಪಂಚೀಂದ್ರಿಯವಿಷಯರೂಪಂ ಸಮಸ್ತಮಪಿ ಕೃತಿಮಂ ವಿನಶ್ಚರಂ ಭುಲ್ಲಣಿ ಮಂ ತುಸ ಕಂಡಿ ಭಾಂತೋ ಭೂತಾಂ  
 ತುಷಕಂಡನಂ ಮಾ ಕುರು । ಏಂ ವಿನಶ್ಚರಂ ಜ್ಞಾತ್ಮಾ ಸಿವಪಟೆ ಣಿಮ್ಮೆಲಿ ಶಿವಶಬ್ದವಾಚ್ಯೇ ವಿಶುದ್ಧಜ್ಞಾನದರ್ಶನ-  
 ಸ್ವಭಾವೋ ಮುಕ್ತಾತ್ಮಾ ತಸ್ಯ ಪ್ರಾಪ್ತಿಪಾಯಃ ಪಂಧಾ ನಿಜಶುದ್ಧಾತ್ಮಸಮ್ಯಕ್ಶರ್ಥದಾನಂಜ್ಞಾನಾನುಷ್ಠಾನರೂಪಃ ಸ ಚ  
 ರಾಗಾದಿರಹಿತತ್ವೇನ ನಿಮ್ಮಾಲಃ ಕರಹಿ ರಹ ಇತ್ಥಂಭಂತೇ ಮೋಕ್ಷೇ ಮೋಕ್ಷಮಾರ್ಗೇ ಚ ರತಿಂ ಶ್ರೀತಿಂ ಕುರು  
 ಫರು ಪರಿಯಣಿ ಲಹು ಭಂಡಿ ಪೂರ್ವೋಕ್ತಮೋಕ್ಷಮಾರ್ಗಪ್ರತಿಪಕ್ಷಭೂತಂ ಗೃಹಂ ಪರಿಜನಾದಿಕಂ ಶೀಷ್ಟುಂ  
 ತ್ವಜೀತಿ ತಾತ್ಪರ್ಯಮ್ಯ ॥೧೨॥

ಅಥ ಪುನರಷ್ಟಧ್ವಾನಪ್ರೇಕ್ಷಾಂ ಪ್ರತಿಪಾದಯತಿ-

### ಗಂಥ - ೧೨

**ಅನ್ವಯಾರ್ಥ:** :- [ಮೂರ್ಖಾ] ಎಲ್ಲೆ ಮೂರ್ಖ ಜೀವನೇ ! [ಸಯಲು ವಿ] ಒಬ್ಬ ಶುದ್ಧಾತ್ಮನನ್ನು  
 ಹೊರತು ಪಡಿಸಿ ಉಳಿದ ಸಮಸ್ತ ಪಂಚೀಂದ್ರಿಯಗಳ ವಿಷಯರೂಪವಾದ ಪದಾರ್ಥಗಳು [ಕಾರಿಮಣಿ]  
 ಕೃತಿಮವಿವೆ- ವಿನಶ್ಚರವಿವೆ. ನೀನು [ಭುಲ್ಲಣಿ] ಭಾಂತಿಯಿಂದ [ತುಸ ಮಂ ಕಂಡಿ] ತೌಡನ್ನು ಕುಟುಬೇಡ.  
 ಅದು ವ್ಯಧರವೆಂದು ತಿಳಿದು ನೀನು [ಣಿಮ್ಮೆಲಿ ಸಿವ-ಪಟೆ] ನಿಮ್ಮಾಲವಾದ ಮೋಕ್ಷಮಾರ್ಗದಲ್ಲಿ [ರಜಿ ಕರಹಿ]  
 ಪ್ರೀತಿ ಮಾಡು, [ಫರು ಪರಿಯಣಿ] ಮನೆ, ಪರಿಜನರನ್ನು [ಲಹು ಭಂಡಿ] ಶೀಷ್ಟವಾಗಿ ಬಿಟ್ಟುಬಿಡು.

**ಭಾವಾರ್ಥ:** :- ಎಲ್ಲೆ ಮೂರ್ಖ ಜೀವನೇ ! ಓವರ ಶುದ್ಧಾತ್ಮನನ್ನು ಹೊರತುಪಡಿಸಿ ಉಳಿದ  
 ಪಂಚೀಂದ್ರಿಯಗಳ ವಿಷಯರೂಪವಾದವರ್ಗಗಳೆಲ್ಲವೂ ವಿನಶ್ಚರವಿವೆ, ಭಾಂತಿಯಿಂದ ತೌಡನ್ನು ಕುಟುಬೇಡ. ಈ  
 ಪ್ರಕಾರ ವಿನಶ್ಚರವೆಂದು ತಿಳಿದುಕೊಂಡು 'ಶಿವ' ಶಬ್ದದಿಂದ ವಾಚ್ಯವಾದಂಥ ವಿಶುದ್ಧಜ್ಞಾನದರ್ಶನಸ್ವಭಾವವುಳ್ಳ  
 ಮುಕ್ತ ಆತ್ಮನ ಪ್ರಾಪ್ತಿಯ ಉಪಾಯವು ಅದು ನಿಜ ಶುದ್ಧ ಆತ್ಮನ ಸಮ್ಯಕ್ಶರ್ಥದ್ದೆ, ಸಮ್ಯಗಳನ್ನು ಮತ್ತು ಸಮ್ಯಕ್  
 ಅನುಷ್ಠಾನರೂಪವಾದ ಮಾರ್ಗವಿದೆ, ಅದು ರಾಗಾದಿಗಳಿಂದ ರಹಿತವಿರುವದರಿಂದ ನಿಮ್ಮಾಲವಿದೆ. ಅಂಥ  
 ಮೋಕ್ಷ ಮತ್ತು ಮೋಕ್ಷಮಾರ್ಗದಲ್ಲಿ ನೀನು ಪ್ರೀತಿ ಮಾಡು; ಪೂರ್ವೋಕ್ತ ಮೋಕ್ಷಮಾರ್ಗದಿಂದ  
 ಪ್ರತಿಪಕ್ಷಭೂತಗಳಾದಂಥ ಮನೆ, ಪರಿಜನ ಮೊದಲಾದವರನ್ನು ನೀನು ಶೀಷ್ಟವಾಗಿ ಬಿಟ್ಟುಬಿಡು.

ಕಃಗ ಮತ್ತೆ ಅಧ್ಯಾತ್ಮ ಅನುಪ್ರೇಕ್ಷೆಯ ವ್ಯಾಖ್ಯಾನ ಮಾಡುತ್ತಾರೆ,

ಓ ಮೂರ್ಖ ಎಲ್ಲವು ಕೃತಕವಿವೆ ಭ್ರಮೆಯಿಂ ಹೊಟ್ಟು ಕುಟುಬೇಡ ।  
 ವಿಮಲಶಿವಮಾರ್ಗದಲಿ ರತಿ ಮಾಡು ಮನೆಪರಿಜನಗಳ ಬೇಗತೋರೆ ॥೧೨॥

ಜೋಜಯ ಸಯಲು ವಿ ಕಾರಿಮಲು ಣ ಕೋಜ |  
 ಜೀವಿಂ ಜಂತಿಂ ಕುಡಿ ಣ ಗಯ ಇಹು ಪಡಿಭಂದಾ ಜೋಜ ||೧೨||  
 ಯೋಗಿನ್ ಸಕಲಮಹಿ ಕೃತಿಮಂ ನಿಃಕೃತಿಮಂ ನ ಕಿಮಹಿ |  
 ಜೀವೇನ ಯಾತೇನ ದೇಹೋ ನ ಗತಃ ಇಮಂ ದೃಷ್ಟಾಂತಂ ಪಶ್ಯ ||೧೩||

ಜೋಜಯ ಇತ್ಯಾದಿ । ಜೋಜಯ ಹೇ ಯೋಗಿನ್ ಸಯಲು ವಿ ಕಾರಿಮಲು ಟಂಕೋತ್ತೇಣಾಜ್ಞಾಯ ಕೈಕಸ್ಪಭಾವಾದಕೃತಿಮಾದ್ವಿತಾಗನಿತ್ಯಾನಂದೈಕಸ್ಪರ್ಶರೂಪಾತ್ಮ ಪರಮಾತ್ಮನಃ ಸಕಾಶಾದ್ ಯದನ್ಯಸ್ವನೋವಾಕ್ಷಾಯ-ವ್ಯಾಪಾರರೂಪಂ ತತ್ಸಮಸ್ತಮಹಿ ಕೃತಿಮಂ ವಿನಶ್ಚರಂ ಣಕ್ಕಾರಿಮಲು ಣ ಕೋಜ ಅಕೃತಿಮಂ ನಿತ್ಯಂ ಪೂರ್ವೋಕ್ತಪರಮಾತ್ಮಸದ್ಯಶಂ ಸಂಪಾರೇ ಕಿಮಹಿ ನಾಸ್ತಿ । ಅಸ್ಮಿನಫೇರ್ ದೃಷ್ಟಾಂತಮಾಹ | ಜೀವಿಂ ಜಂತಿಂ ಕುಡಿ ಣ ಗಯ ಶುದ್ಧಾತ್ಮತತ್ತ್ವಭಾವನಾರಹಿತೇನ ಮಿಥ್ಯಾತ್ಮವಿಷಯಕಷಾಯಾಸಕ್ತೇನ ಯಾಸ್ಯಪಾರ್ಜಿತಾನಿ ಕರ್ಮಾಣಿ ತತ್ತ್ವಮರ್ಚಿತೇನ ಜೀವೇನ ಭವಾಂತರಂ ಪ್ರತಿ ಗಳ್ಳತಾಪಿ ಕುಡಿತಬ್ಧವಾಚ್ಯೋ ದೇಹಃ ಸಹ್ಯವ ನ ಗತ ಇತಿ ಹೇ ಜೀವ ಇಹು ಪಡಿಭಂದಾ ಚೋಜ ಇಮಂ ದೃಷ್ಟಾಂತಂ ಪಶ್ಯೇತಿ । ಅತ್ಯೇದಮಧ್ಯವಂ ಜ್ಞಾತಾದೇಹಮಮತ್ತಪ್ರಭೃತಿ-ವಿಭಾವರಹಿತನಿಜಶುದ್ಧಪದಾರ್ಥಭಾವನಾ ಕರ್ತವ್ಯಾ ಇತ್ಯಭಿಪ್ರಾಯಃ ||೧೨||

ಅಥ ತಪೋಧನಂ ಪ್ರತ್ಯಧ್ಯಾನಪ್ರಯೋಜನಂ ಪ್ರತಿಪಾದಯಿತಿ-

### ಗಢಿ - ೧೨

**ಅನ್ವಯಾರ್ಥ :** - [ಜೋಜಯ] ಎಲ್ಲ ಯೋಗಿಯೇ ! [ಸಯಲು ವಿ] ಪರಮಾತ್ಮನಿಂದ ಅನ್ಯವಾದವು ಗಳಿಲ್ಲವು [ಕಾರಿಮಲು] ವಿನಶ್ಚರಿವಿ. [ಕೋಜ ಣಕ್ಕಾರಿಮಲು ಣ] ಈ ಸಂಸಾರದಲ್ಲಿ ಪರಮಾತ್ಮನ ಸಮಾನವಾಗಿ ಯಾವ ವಸ್ತುವೂ ನಿತ್ಯವಿಲ್ಲ. ಈ ಮಾತನ್ನು ನಿಶ್ಚಿತಮಾಡುವ ಸಲುವಾಗಿ ದೃಷ್ಟಾಂತ ಹೇಳಿದಾರೆ. [ಜೀವಿಂ ಜಂತಿಂ] ಜೀವವು ಹೋದರೆ ಅದರ ಜತೆಯಲ್ಲಿ [ಕುಡಿ ಣ ಗಯ] ದೇಹವು ಹೋಗುವುದಿಲ್ಲ, [ಇಹು ಪಡಿಭಂದಾ ಜೋಜ] ಈ ಪ್ರತ್ಯಕ್ಷವಿರುವ ದೃಷ್ಟಾಂತವನ್ನು ನೀನು ನೋಡು.

**ಭಾವಾರ್ಥ :** - ಎಲ್ಲ ಯೋಗಿಯೇ ! ಒಂದು ಟಂಕೋತ್ತೇಣಾಜ್ಞಾಯಕ ಏಕಸ್ಪಭಾವಿ, ಅಕೃತಿಮ, ವಿತರಾಗನಿತ್ಯಾನಂದವೇ ಸ್ಪರ್ಶರೂಪವಿರುವಂಥ ಪರಮಾತ್ಮನಿಂದ ಅನ್ಯವಾದ ಮನ-ವಚನ-ಕಾಯಗಳ ವ್ಯಾಪಾರ ರೂಪವಾದಪುಗಳಿಲ್ಲವೂ ವಿನಶ್ಚರಿವಿ, ಈ ಸಂಸಾರದಲ್ಲಿ ಪೂರ್ವೋಕ್ತಪರಮಾತ್ಮನ ಸದ್ಯಶವಾಗಿ ಯಾವುದೂ ನಿತ್ಯವಿಲ್ಲವೆಂಬ ಅರ್ಥವನ್ನು ದೃಷ್ಟಮಾಡುವ ಸಲುವಾಗಿ ದೃಷ್ಟಾಂತ ಹೇಳುತ್ತಾರೆ. ಶುದ್ಧಾತ್ಮತತ್ತದ ಭಾವನೆಯಿಂದ ರಹಿತವಾದ ಮಿಥ್ಯಾತ್ಮ, ವಿಷಯ, ಕಷಾಯಗಳಲ್ಲಿ ಅಸ್ತಕರಾದ ಜೀವರುಗಳು ತಾವು ಉಪಾರ್ಜಿಸಿದ ಕರ್ಮಸಹಿತರಾಗಿ ಇನ್ನೊಂದು ಭವದಲ್ಲಿ ಹೋಗುವಾಗ ‘ಕುಡಿ’ ಶಬ್ದದಿಂದ ವಾಚ್ಯವಾದಂಥ ದೇಹವು ಅವರ ಜತೆಯಲ್ಲಿ ಹೋಗುವುದಿಲ್ಲ. ಎಲ್ಲ ಜೀವನೇ ! ಈ ದೃಷ್ಟಾಂತವನ್ನು ನೀನು ನೋಡು.

ಎಲ್ಲವನ್ನು ಅಧ್ಯಾವದೆಂದು ತಿಳಿದುಕೊಂಡು ದೇಹದ ಮಮತೆಯಿಂದ ಹಿಡಿದು ಸಮಸ್ತ ವಿಭಾವಗಳಿಂದ ರಹಿತನಾದ ನಿಜಶುದ್ಧತ್ವ ಪದಾರ್ಥದ ಭಾವನೆ ಮಾಡಬೇಕೆಂಬುದು ಇಲ್ಲಿನ ಅಭಿಪ್ರಾಯವಿದೆ.

ಈಗ ಮುನಿರಾಜರು ಅಧ್ಯಾವ ಅನುಷ್ಠಾನೀಯ ಕಥನ ಮಾಡುತ್ತಾರೆ,-

ಒ ಜೋಗಿ ಎಲ್ಲವು ಕೃತಿಮವಿವೆ ಅಕೃತಿಮವಾವುದು ಇಲ್ಲ |  
 ಆ ಜೀವ ಹೋದ ಮೇಲೆ ದೇಹ ಹೋಗದೆಂಬ ದೃಷ್ಟಾಂತ ನೋಡು ||೧೨||

ದೇಲುಲು ದೇಲು ವಿ ಸತ್ತಿಗುರು ತಿತ್ತಿ ವಿವೇಲು ವಿ ಕವ್ಯಿ |  
ವಚ್ಚಿ ಜು ದೀಸಳಿ ಕುಸುಮಿಯಲು ಇಂಥಣಿ ಹೋಸಳಿ ಸತ್ಯಿ ||೧೩೦||

ದೇವಕುಲಂ ದೇವೋರಪಿ ಶಾಸ್ತ್ರಂ ಗುರು: ತೀರ್ಥಮಪಿ ವೇದೋರಪಿ ಕಾವ್ಯಮ್ |  
ವೃಕ್ಷಃ ಯದ್ ದೃಶ್ಯತೇ ಕುಸುಮಿತಂ ಇಂಥನಂ ಭವಿಷ್ಯತಿ ಸರ್ವಮ್ ||೧೩೦||

ದೇಲುಲು ಇತ್ಯಾದಿ | ಪದವಿಂಡನಾರೂಪೇಣ ವ್ಯಾಖ್ಯಾನಂ ಕ್ರಿಯತೇ | ದೇಲುಲು ನಿದೋಽಪಿಪರಮಾತ್ಮ-  
ಸಾಫನಾಪ್ರತಿಮಾಯಾರಕ್ಷಣಾಧರಂ ದೇವಕುಲಂ ಮಿಥ್ಯಾತ್ಮದೇವಕುಲಂ ವಾ, ದೇಲು ವಿ ತಸ್ಯೈವ ಪರಮಾತ್ಮನೋರ-  
ನಂತಜ್ಞಾನಾದಿಗುಣಸ್ಯಾರಕ್ಷಣಾಧರಂ ಧರ್ಮಪ್ರಭಾವನಾಧರಂ ವಾ ಪ್ರತಿಮಾಷಾಪನಾರೂಪೋ ದೇವೋ  
ರಾಗಾದಿಪರಿಣತದೇವತಾಪ್ರತಿಮಾರೂಪೋ ವಾ, ಸತ್ಯಿ ವೀತರಾಗನಿರ್ವಿಕಲ್ಪಾತ್ಮತತ್ತಪ್ರಭೃತಿಪದಾಧರಪ್ರತಿಪಾದಕಂ  
ಶಾಸ್ತ್ರಂ ಮಿಥ್ಯಾಶಾಸ್ತ್ರಂ ವಾ, ಗುರು ಲೋಕಾಲೋಕಪ್ರಕಾಶಕಕೇವಲಜ್ಞಾನಾದಿಗುಣವಮೃದ್ಭಾಷ್ಯ ಪರಮಾತ್ಮನಃ  
ಪ್ರಚಾದಕೋ ಮಿಥ್ಯಾತ್ಮರಾಗಾದಿಪರಿಣತಿರೂಪೋ ಮಹಾಂಜ್ಞಾನಾಂಧಾರದರ್ಪಃ ತದ್ವಾಷಿಯದ್ವಾಷನದಿನಕರ-  
ಕಿರಣವಿದಾರಿತಃ ಸನ್ ಕ್ಷಣಮಾತ್ರೇಣ ಚ ವಿಲಯಂ ಗತಃ ಸ ಚ ಜಿನದ್ವಾದಾಯಕಃ ಶ್ರೀಗುರುಃ ತದ್ವಾಷರೀತೋ  
ಮಿಥ್ಯಾಗುರುವಾರ್, ತಿತ್ಯಿ ವಿ ಸಂಸಾರತರಣೋಪಾಯಭೂತನಿಜಶುದ್ಧತತ್ತಪ್ರಭಾವನಾರೂಪನಿಶ್ಚಯತಿರ್ಥಂ

### ಗಾಥೆ - ೧೩೦

**ಅನ್ವಯಾಧರ :** - [ದೇಲುಲು] ಜನಾಲಯ ಹಾಗೂ ಕುದೇವಾಲಯ, [ದೇಲು ವಿ] ಸುದೇವ ಹಾಗೂ  
ಕುದೇವ, [ಸತ್ಯಿ] ಸುಶಾಸ್ತ್ರ ಹಾಗೂ ಮಿಥ್ಯಾಶಾಸ್ತ್ರ, [ಗುರು] ಸುಗುರು ಹಾಗೂ ಮಿಥ್ಯಾಗುರು, [ತಿತ್ಯಿ]  
ಪರಮತಪೋರ್ಥನರ ಅವಾಸಭೂತವಾದ ತೀರ್ಥಕ್ಷೇತ್ರಗಳು ಮತ್ತು ಮಿಥ್ಯಾತೀರ್ಥಸಮಾಹ, [ವಿವೇಲು ವಿ] ಜ್ಯೇನ  
ಸಿದ್ಧಾಂತ ಹಾಗೂ ಪರಕಲ್ಪಿತ ವೇದಗಳು, [ಕವ್ಯಿ] ಸುಕಾವ್ಯ ಹಾಗೂ ಕುಕಾವ್ಯ ಮತ್ತು [ಕುಸುಮಿಯ ವಚ್ಚಿ]  
ಪುಷ್ಟಿಪ್ರಕ್ಷಣಗಳು [ಜು ದೀಸಳಿ ಸತ್ಯಿ] ಯಾವವು ಕಂಡುಬರುತ್ತಿವೆ ಅವೆಲ್ಲವುಗಳು [ಇಂಥಣಿ ಹೋಸಳಿ]  
ಕಾಲರೂಪಿ ಅಗ್ನಿಯ ಇಂಥನವಾಗಿ ಹೋಗುತ್ತವೆ ಎಂದರೆ ವಿನಾಶಹೊಂದುತ್ತವೆ.

**ಭಾವಾಧರ :** - ನಿದೋಽಪಿ ಪರಮಾತ್ಮನ ಸ್ವಾಪನಾರೂಪ ಪ್ರತಿಮೆಯ ರಕ್ಷಣಾಧರವಾಗಿ ನಿರ್ವಿಸಿದ  
ದೇವಾಲಯ ಅಥವಾ ಮಿಥ್ಯಾತ್ಮದ ಪೋಷಕವಾದಕುದೇವಾಲಯ, ಅದೇ ನಿದೋಽಪಿ ಪರಮಾತ್ಮನ ಅನಂತ  
ಜ್ಞಾನ ಮೌದಲಾದವುಗಳ ಸ್ವರಕ್ಷಣಾಧರವಾಗಿ ಅಥವಾ ಧರ್ಮ ಪ್ರಭಾವನಾಧರವಾಗಿ ಪ್ರತಿಮಾಷಾಪನರೂಪವಾದ  
ದೇವ ಅಥವಾ ರಾಗಾದಿಗಳ ರೂಪದಿಂದ ಪರಿಣತವಾದ ಪ್ರತಿಮಾರೂಪದ ಮಿಥ್ಯಾದೇವ, ವೀತರಾಗನಿರ್ವಿಕಲ್ಪ  
ಆತ್ಮತತ್ತಪ್ರಾಂದಿಂದ ಹಿಡಿದು ಸಮಸ್ತ ಪದಾಧರಗಳನ್ನು ಪ್ರತಿಪಾದಿಸುವ ಶಾಸ್ತ್ರ ಮತ್ತು ಮಿಥ್ಯಾಶಸ್ತ್ರಗಳು,  
ಲೋಕಾಲೋಕಪ್ರಕಾಶವಾದ ಕೇವಲಜ್ಞಾನ ಮೌದಲಾದ ಗುಣಗಳಿಂದ ಸಮೃದ್ಧನಾದಂಥ ಪರಮಾತ್ಮನ ಆಚಾದನೆ  
ಮಾಡುವ ಆ ಮಿಥ್ಯಾತ್ಮ ರಾಗಾದಿಗಳ ರೂಪದಿಂದ ಪರಿಣತವಾಗುವ ಆ ಅಂಥಕಾರದ ಸಮೂಹವು ಯಾರ

ದೇವಕುಲ ದೇವಶಾಸ್ತ್ರಗುರು ತೀರ್ಥ ವೇದ ಕಾವ್ಯಗಳುಮಲ್ಲದೆ |  
ತವೆ ತೋರುವ ಕುಸುಮಿತ ತರುಗಳಿಲ್ಲವು ಸೌದೆಯಾಗಿ ಹೋಗುವವು ||೧೩೦||

ತತ್ತ್ವಾರ್ಥಾರೂಪರತಃ ಪರಮತಪೋಧನಾನಾಂ ಆವಾಸಭೂತಂ ತೀರ್ಥಕದಂಬಕಮುಪಿ ಮಿಥ್ಯಾತೀರ್ಥಸಮೂಹೋ ವಾ, ವೇಲು ವಿ ನಿರ್ದೋಷಿಪರಮಾತ್ಮೋಪದಿಪ್ರವೇದಶಬ್ದವಾಚ್ಯಃ ಸಿದಾಂತೋಪಿ ಪರಕಲ್ಪಿತವೇದೋ ವಾ ಕವ್ಯಶುಧಜೀವಪದಾಧಾರೀನಾಂ ಗದ್ಯಪದ್ಯಾಕಾರೇಣ ವರ್ಣಾಕಂ ಕಾವ್ಯಂ, ಲೋಕಪ್ರಸಿದ್ಧವಿಚಿತ್ರಕಥಾಕಾವ್ಯಂ ವಾ, ವಚ್ಚಿ ಪರಮಾತ್ಮಭಾವನಾರಹಿತೇನ ಜೀವೇನ ಯದುಪಾಜಿತಂ ವನಸ್ಪತಿನಾಮಕಮ್ರ ತದುದಯಜನಿತಂ ವೃಕ್ಷದಂಬಕಂ ಜೋಡಿತ್ವಾಜ್ಞಾ ಕುಸುಮಿಯಲು ಯದ್ವ ದೃಶ್ಯತೇ ಕುಸುಮಿತಂ ಪ್ರಪಿಟಂ ಇಂಧಣು ಹೋಸಜಿ ಸವ್ಯಾ ಶತವರ್ಣಂ ಕಾಲಾಗ್ನೇರಿಂಧನಂ ಭವಿಷ್ಯತಿ ವಿನಾಶಂ ಯಾವ್ಯತೀತ್ಯಾರ್ಥಃ । ಅತ, ತಥಾ ತಾವತ್ ಪಂಚೀಂದ್ರಿಯವಿಷಯೀ ಮೋಹೋ ನ ಕರ್ತವ್ಯಃ ಪ್ರಾಧಮಿಕಾನಾಂ ಯಾನಿ ಧರ್ಮತೀರ್ಥವರ್ತನಾದಿನಿಮಿತ್ತಾನಿ ದೇವಕುಲಪ್ರತಿಮಾದಿನಿ ತತ್ತ್ವಾಪಿ ಶುದ್ಧಾತ್ಮಭಾವನಾ ಕಾಲೇ ನ ಕರ್ತವ್ಯೇತಿ ಸಂಬಂಧಃ ॥೧೩೦॥

ಅಥ ಶುದ್ಧಾತ್ಮದ್ವಾದನ್ಯತ್ವವರ್ಮಧ್ವಿವರ್ಮಿತಿ ಪ್ರಕಟಯತಿ-

ಏಕ್ಷಂ ಜಿ ಮೇಲ್ಲಿವಿ ಬಂಭು ಪರು ಭುವಣಿ ವಿ ಏಹು ಅಸೇಸು ।  
ಪ್ರಹರವಹಿ ಈಮೃಲು ಭಂಗುರಲು ಏಹಲು ಬುಜ್ಜಿ ವಿಸೇಸು ॥೧೩೧॥

ವಚನಗಳರೂಪದ ಸೂರ್ಯನ ಕಿರಣಗಳಿಂದ ವಿದಾರಿತವಾಗುತ್ತ ಕ್ಷೇಣಮಾತ್ರದಲ್ಲಿ ನಾಶಹೊಂದುತ್ತದೆ ಅಂಥ ಜಿನದೀಕ್ಷೇಯನ್ನು ಕೊಡುವ ಶ್ರೀಗುರುಗಳು ಅಧವಾ ಅವರಿಂದ ವಿಪರೀತವಾದಂಥ ಮಿಥ್ಯಾಗುರುಗಳು, ಸಂಪಾರಸಮುದ್ರವನ್ನು ದಾಟಿಹೋಗುವಲ್ಲಿ ಉಪಾಯಭೂತ ನಿಜಶುದ್ಧ ಆತ್ಮತತ್ವದ ಭಾವನಾರೂಪಗಳಾದ ನಿಶ್ಚಯತೀರ್ಥಗಳು, ಅದರ ಸ್ವರೂಪದಲ್ಲಿ ನಿಮಗ್ನರಾದ ತಪೋಧನರ ಆವಾಸಭೂತವಾದ ತೀರ್ಥಕ್ಷೇತ್ರಗಳು ಅಧವಾ ಮಿಥ್ಯಾತೀರ್ಥಸಮೂಹವು, ನಿರ್ದೋಷ ಪರಮಾತ್ಮರು ಉಪದೇಶಿಸಿದಂಥ ವೇದಶಬ್ದದಿಂದ ವಾಚ್ಯವಾದಸಿದ್ಧಾಂತಗಳು ಮತ್ತು ಪರಕಲ್ಪಿತ ವೇದಗಳು, ಶುದ್ಧ ಜೀವ ಮೋದಲಾದ ಪದಾರ್ಥಗಳನ್ನು ಗದ್ಯ-ಪದ್ಯಾಕಾರದಿಂದ ವರ್ಣನೆ ಮಾಡುವ ಕಾವ್ಯಗಳು ಮತ್ತು ಲೋಕಪ್ರಸಿದ್ಧವಾದ ವಿಚಿತ್ರ ಕಥಾಕಾವ್ಯಗಳು ಪರಮಾತ್ಮಭಾವನೆಯಿಂದ ರಹಿತವಾದ ಜೀವಗಳು ಉಪಾಜಿಸಿದ ವನಸ್ಪತಿನಾಮಕಮ್ರದ ಉದಯದಿಂದಾದ ವೃಕ್ಷಗಳು ಮತ್ತು ಪ್ರಪಿಟವಾಗಿ ಕಂಡುಬರುತ್ತಿರುವಪುಗಳಿಲ್ಲವು ಕಾಲರೂಪದ ಅಗ್ನಿಯ ಇಂಧನವಾಗುತ್ತವೆ-ನಾಶಹೊಂದುತ್ತವೆ.

ಸಮಸ್ತ ಪ್ರಪಂಚವು ಕ್ಷೇಣಭಂಗುರವಿದೆಯೆಂದು ತಿಳಿದುಕೊಂಡು ಮೋದಲಂತೂ ಪಂಚೀಂದ್ರಿಯಗಳ ವಿಷಯಗಳಲ್ಲಿ ಮೋಹ ಮಾಡಬಾರದು ಪ್ರಾಧಮಿಕ ಅವಸ್ಥೆಯಲ್ಲಿ ಧರ್ಮ ತೀರ್ಥಾದಿಗಳ ಪ್ರವರ್ತನೆಯ ನಿಮಿತ್ತವಾಗಿರುವ ಆ ದೇವಾಲಯ ಮತ್ತು ದೇವಪ್ರತಿಮಾದಿಗಳ ಕುರಿತು ಷ್ಟೀತಿಯು ಯೋಗ್ಯವಿದೆ, ಆದರೆ ಶುದ್ಧಾತ್ಮ ಭಾವನೆಯ ಕಾಲದಲ್ಲಿ ಮೋಹವು ಕರ್ತವ್ಯವಿಲ್ಲ-ಯೋಗ್ಯವಿಲ್ಲವೆಂಬುದು ಇಲ್ಲಿನ ಸಂಬಂಧವಿದೆ.

‘ಶುದ್ಧಾತ್ಮದ್ವಾದನ್ಯದಿಂದ ಅನ್ಯವಾದಪುಗಳಿಲ್ಲವು ಅಧ್ಯವಿವೆ’ಯೆಂದು ಈಗ ಪ್ರಕಟಪಡಿಸುತ್ತಾರೆ,-

ಪರಬೋಮೃಮೋಬ್ಜನನು ಬಿಟ್ಟು ಈ ಲೋಕದಲ್ಲಿ ಸಮಸ್ತ ವಿಶ್ವದ ।  
ವಿರಚನೆಯದಲ್ಲವು ವಿನಶ್ವರವಿದೆಯೆಂಬ ವಿಶೇಷ ತಿಳಿ ನೀನು ॥೧೩೨॥

ಏವಮೇವ ಮುಕ್ತಾ ಬ್ರಹ್ಮ ಪರಂ ಭುವನಮುಪಿ ಏತದ್ ಅಶೇಷಮ್ |  
ಪೃಥಿವ್ಯಾಂ ನಿಮಾರ್ಪಿತಂ ಭಂಗರಂ ಏತದ್ ಬುಧ್ಯಸ್ಯ ವಿಶೇಷಮ್ ||೧೫||

ಏಕ್ಷು ಜಿ ಇತ್ಯಾದಿ | ಏಕ್ಷು ಜಿ ಏಕಮೇವ ಮೇಲ್ಲಿವಿ ಮುಕ್ತಾ | ಕಿಮ್ | ಬಂಧು ಪರು ಪರಮಬ್ರಹ್ಮ-  
ಶಬ್ದವಾಚ್ಯಂ ನಾನಾವೃಕ್ಷಭೇದಭಿನ್ನವನಮಿವ ನಾನಾಜೀವಜಾತಿಭೇದಭಿನ್ನಂ ಶುದ್ಧಸಂಗ್ರಹನಯೀನ ಶುದ್ಧಜೀವದ್ವಯ್ |  
ಭುವಣು ಏಹು ಇದಂ ಪ್ರತ್ಯಕ್ಷೇಭೂತಮ್ | ಕರ್ತಿಸಂಖ್ಯೋಹೇತಮ್ | ಅಸೀಸು ಅಶೇಷಂ ಸಮಸ್ತಮುಪಿ |  
ಕರ್ಭಂಭೂತಮಿದಂ ಸರ್ವಂ ಪ್ರಹವಿಹಿಂ ಜೀಮ್ಯಾಲು ಪೃಥಿವ್ಯಾಂ ಲೋಕೇ ನಿಮಾರ್ಪಿತಂ ಭಂಗರಣ ವಿನಶ್ವರಂ  
ಏಹಣು ಬುಜ್ಣಿ ವಿಸೀಸು ಇಮುಂ ವಿಶೇಷಂ ಬುಧ್ಯಸ್ಯ ಜಾನೀಹಿ ತ್ವಂ ಹೇ ಪ್ರಭಾಕರಭಟ್ಟ | ಅಯಮತ್ ಭಾವಾರ್ಥಃ |  
ವಿಶುದ್ಧಜ್ಞಾನದರ್ಶನಸ್ತಭಾವಂ ಪರಬ್ರಹ್ಮಭಬವಾಚ್ಯಂ ಶುದ್ಧಜೀವತತ್ತ್ವಂ ಮುಕ್ತಾ ನ್ಯಾತ್ಪಂಚೀಂದ್ರಿಯವಿಷಯಭೂತಂ  
ವಿನಶ್ವರಮಿತಿ ||೧೫||

ಅಥ ಪೂರ್ವೋಕ್ತಮಧ್ಯವತ್ತಂ ಜ್ಞಾತ್ವಾ ಧನಯೌವನಯೋಽಸ್ತಾಣಾ ನ ಕರ್ತವ್ಯೇತಿ ಕರ್ಭಯತಿ-  
ಜೇ ದಿಟ್ಕಾ ಸೂರುಗ್ರಮಣ ತೇ ಅತ್ಥವಣ ಇ ದಿಟ್ಟ |  
ತೇ ಕಾರಣಂ ವಥ ಧಮ್ಯ ಕರಿ ಧಣ ಜೋವಣಿ ಕರುತಿಟ್ಟ ||೧೬||

### ಗಾಥ - ೧೫

**ಅನ್ವಯಾರ್ಥ :**- [ಏಕ್ಷು ಪರು ಬಂಧು ಜಿ ಮೇಲ್ಲಿವಿ] ಓವರ್ ಶುದ್ಧ ಜೀವದ್ವಯ್ ರೂಪದಪರಮ  
ಬ್ರಹ್ಮನನ್ನ ಹೊರತುಪಡಿಸಿ [ಪ್ರಹವಿಹಿಂ] ಈ ಲೋಕದಲ್ಲಿ [ಏಹು ಅಸೀಸು ಭುವಣು ವಿ ಜೀಮ್ಯಾಲು] ಈ  
ಸಮಸ್ತ ಲೋಕದ ಪದಾರ್ಥಗಳ ರಚನೆಯಿದೆ ಅದೆಲ್ಲವು [ಭಂಗರಣ] ಕ್ಷಣಭಂಗರವಿದೆ-ವಿನಶ್ವರವಿದೆ, [ಏಹಣು  
ವಿಸೀಸು ಬುಜ್ಣಿ] ಈ ವಿಶೇಷವಾದ ಮಾತನ್ನ ಎಲ್ಲೆ ಪ್ರಭಾಕರಭಟ್ಟನೇ ! ನೀನು ತಿಳಿದುಕೊಳ್ಳು.

**ಭಾವಾರ್ಥ :**- ಯಾವ ಪ್ರಕಾರ ಅನೇಕ ವೃಕ್ಷಗಳ ಭೇದದಿಂದ ಭಿನ್ನವಾಗಿದ್ದರೂ ಕೂಡ ಜಾತಿಯ  
ಅಪೇಕ್ಷೆಯಿಂದ ಒಂದು ವನವೆಂದು ಹೇಳಲಾಗುತ್ತದೆ, ಅದೇ ಪ್ರಕಾರ ಶುದ್ಧ ಸಂಗ್ರಹನಯಿದಿಂದ ಜಾತಿಯ  
ಅಪೇಕ್ಷೆಯಿಂದ ಒಂದು ಶುದ್ಧ ಜೀವದ್ವಯ್ ವೆಂದು ಹೇಳಲಾಗುತ್ತದೆ. ಹೀಗೆ ‘ಪರಬ್ರಹ್ಮ’ ಶಬ್ದದಿಂದ ವಾಚ್ಯವಾದಂಥ  
ಶುದ್ಧ ಜೀವದ್ವಯ್ ದ ಹೊರತಾಗಿ ಈ ಪ್ರತ್ಯಕ್ಷಗೋಚರವಾದ ಸಮಸ್ತ ವಿಶ್ವವು ಎಂದರೆ ಲೋಕದಲ್ಲಿ ರಚಿಸಿದವುಗಳೆಲ್ಲವು  
ವಿನಶ್ವರವಿವೆಯೆಂದು ಎಲ್ಲೆ ಪ್ರಭಾಕರಭಟ್ಟನೇ ! ನೀನು ತಿಳಿದುಕೊಳ್ಳು.

ವಿಶುದ್ಧಜ್ಞಾನದರ್ಶನ ಸ್ತಭಾವಪ್ರಾಂ ‘ಪರಬ್ರಹ್ಮ’ ಶಬ್ದದಿಂದ ವಾಚ್ಯವಾದಂಥ ಶುದ್ಧ ಜೀವತತ್ತ್ವದ ಹೊರತಾಗಿ  
ಅನ್ಯ ಸಮಸ್ತ ಪಂಚೀಂದ್ರಿಯಗಳ ವಿಷಯಭೂತವಾದ ಪದಾರ್ಥಗಳೆಲ್ಲವೂ ವಿನಶ್ವರವಿವೆಯೆಂಬುದು ಇಲ್ಲಿನ  
ಭಾವಾರ್ಥವಿದೆ.

ಪೂರ್ವೋಕ್ತ ಅಧ್ಯಾತ್ಮಯನ್ನ ತಿಳಿದುಕೊಂಡು ಧನ ಮತ್ತು ಯೌವನಗಳ ತೃಷ್ಣೆ ಮಾಡಬಾರದೆಂದು ಈಗ  
ಹೇಳುತ್ತಾರೆ,-

ಭಾನುವಿನುದಯದಲಿ ತೋರುಪುದಸ್ತಸಮಯದಲಿ ತೋರುಪುದಿಲ್ಲ |  
ಆನೆವದಿ ಧರ್ಮಮಾಡಲೆ ವತ ಧನಯೌವನದಲೇಕೆ ತೃಷ್ಣೆ ||೧೬||

ಯೇ ದೃಷ್ಟಾಃ ಸೂರ್ಯೋದಗಮನೇ ತೇ ಅಸ್ತಮನೇ ನ ದೃಷ್ಟಾಃ ।  
ತೇನ ಕಾರಣೇನ ವತ್ಸಧರ್ಮಂ ಕುರುಧನೇ ಯರೆವನೇ ಕಾ ತೈತ್ತಾಃ ॥१३॥

ಜೇ ದಿಟ್ಟಾ ಇತ್ಯಾದಿ । ಜೇ ದಿಟ್ಟಾ ಯೇ ಕೇಳನ ದೃಷ್ಟಾಃ । ಕ್ಷಮೆಣ ಸೂರ್ಯೋದಯೇ ತೇ ಅತ್ಥವಣೆ ಇ ದಿಟ್ಟ ತೇ ಪುರುಷಾ ಗೃಹಧನಧಾನ್ಯಾದಿಪದಾಧಾರ ವಾ ಅಸ್ತಮನೇ ನ ದೃಷ್ಟಾಃ , ಏವಮಧುವತ್ತಂ ಜ್ಞಾತಾಃ । ತೇ ಕಾರಣೆಂ ವಥ ಧಮ್ಯ ಕರಿ ತೇನ ಕಾರಣೇನ ವತ್ಸ ಪುತ್ರ ಸಾಗಾರಾನಗಾರಧರ್ಮಂ ಕುರು । ಧಣೆ ಜೊಷ್ಪಣೆ ಕಲು ತಿಟ್ಟ ಧನೇ ಯರೆವನೇ ವಾ ಕಾ ತೈತ್ತಾಃ ನ ಕಾಪೀತಿ । ತದ್ವಥಾ । ಗೃಹಸ್ಥೇನ ಧನೇ ತೈತ್ತಾಃ ನ ಕರ್ತವ್ಯಾ ತಹಿರ್ ಕಿಂ ಕರ್ತವ್ಯಮ್ । ಭೇದಾಭೇದರತ್ನತ್ಯಯಾರಾಧಕಾನಾಂ ಸರ್ವತಾತ್ಪರ್ಯೋಽಜಾಹಾರಾದಿ-ಚತುರ್ವಿಧಂ ದಾನಂ ದಾತವ್ಯಮ್ । ನೋ ಚೀತ್ ಸರ್ವಸಂಗಪರಿತ್ಯಾಗಂ ಕೃತ್ಯಾ ನಿರ್ವಿಕಲ್ಪಪರಮಸಮಾಧಾ ಸ್ಥಾತವ್ಯಮ್ । ಯರೆವನೇಽಪಿ ತೈತ್ತಾಃ ನ ಕರ್ತವ್ಯಾ , ಯರೆವನಾವಸ್ಥಾಯಾಂ ಯರೆವನೋದ್ರೇಕಜನಿತವಿಷಯರಾಗಂ ತ್ಯಕ್ತಾಽವಿಷಯಪ್ರತಿಪಕ್ಷಭೂತೇ ವೀತರಾಗಬಿಡಾನಂದೈ ಕಸ್ತಭಾವೇ ಶುದ್ಧಾತ್ಮಸ್ವರೂಪೇ ಸ್ಥಿತಾಃ ನಿರಂತರಂ ಭಾವನಾ ಕರ್ತವ್ಯೇತಿ ಭಾವಾಧಾರ್ತಃ ॥१३॥

ಅಥ ಧರ್ಮ-ತಪಶ್ಚರಣರಹಿತಾನಾಂ ಮನುಷ್ಯಜನ್ಮ ವ್ಯಧೇತಿ ಪ್ರತಿಪಾದಯತಿ-

### ಗಾಥ - १३

**ಅನ್ವಯಾರ್ಥ :-** [ವಥ] ಎಲ್ಲೆ ಪುತ್ರನೇ ! [ಸೂರ್ಯಗ್ರಹಣೆ] ಸೂರ್ಯೋದಯದ ಸಮಯದಲ್ಲಿ [ಜಿ ದಿಟ್ಟಾ] ಯಾವುದನ್ನು ನೋಡಲಾಗಿತ್ತು [ತೇ] ಅದನ್ನು [ಅತ್ಥವಣೆ] ಸೂರ್ಯಾಸ್ತದ ಸಮಯದಲ್ಲಿ [ಇ ದಿಟ್ಟ] ನೋಡಲಾಗುವುದಲ್ಲಿ-ನಾಶವಾಗಿ ಹೋಗುತ್ತದೆ. [ತೇ ಕಾರಣೆಂ] ಆ ಕಾರಣದಿಂದ ನೀನು [ಧಮ್ಯ ಕರಿ] ಧರ್ಮದ ಪಾಲನೆ ಮಾಡು, [ಧಣೆ ಜೊಷ್ಪಣೆ ಕಾಲುತಿಟ್ಟ] ಧನ ಮತ್ತು ಯರೆವನಾವಸ್ಥೆಯಲ್ಲಿ ಅದೇಕೆ ತೈತ್ಯಾಃ ಮಾಡುತ್ತಿರುವೆ ?

**ಭಾವಾರ್ಥ :-** ಸೂರ್ಯೋದಯದ ಸಮಯದಲ್ಲಿ ಯಾವ ಮನುಷ್ಯರು, ಧನ, ಧಾನ್ಯಮೋದಲಾದ ಪದಾರ್ಥಗಳು ಕಂಡುಬರುತ್ತಿದ್ದವು ಅವು ಸೂರ್ಯಾಸ್ತದ ಸಮಯದಲ್ಲಿ ಕಂಡುಬರುವುದಲ್ಲ, ಹೀಗೆ ಅವುಗಳ ಅಧ್ಯವತೆಯನ್ನು ತಿಳಿದುಕೊಂಡು ನೀನು ಸಾಗಾರ-ಅನಗಾರ ಧರ್ಮಗಳ ಪಾಲನೆ ಮಾಡು, ಧನ ಮತ್ತು ಯರೆವನದಲ್ಲಿ ಏಕೆ ತೈತ್ಯಾಃ ಮಾಡುತ್ತಿರುವೆ ? ಅವೆಲ್ಲವು ಜಲಬುದ್ಧದದಂತೆ ಕ್ಷಣಿಭಂಗುರವಿವೆ.

**ಪ್ರಶ್ನ :-** ಗೃಹಸ್ಥರು ಧನದ ತೈತ್ಯಾಃ ಮಾಡಬಾರದೆಂದರೆ ಅವರು ಏನು ಮಾಡಬೇಕು ?

**ಉತ್ತರ :-** ಭೇದಾಭೇದ ರತ್ನತ್ಯಯದ ಆರಾಧಕರಿಗೆ ಸಕಲ ತಾತ್ಪರ್ಯದಿಂದ ಎಂದರೆ ಪರಿಪೂರ್ಣ ಅನುರಾಗದಿಂದ ಆಹಾರ ಮೋದಲಾದ ನಾಲ್ಕು ಪ್ರಕಾರದ ದಾನಕೊಡಬೇಕು. ಇಲ್ಲದಿದ್ದರೆ ಸರ್ವಸಂಗದಪರಿತ್ಯಾಗ ಮಾಡಿ ನಿರ್ವಿಕಲ್ಪಪರಮಸಮಾಧಿಯಲ್ಲಿ ಸ್ಥಿರವಿರುವುದು. ಯರೆವನದಲ್ಲಿ ಕೂಡ ತೈತ್ಯಾಃ ಮಾಡಕೂಡದು. ಯರೆವನದ ಅವಸ್ಥೆಯಲ್ಲಿ ಯರೆವನದ ಉದ್ರೇಕದಿಂದ ಉತ್ಪನ್ನವಾದ ವಿಷಯದ ರಾಗವನ್ನು ಬಿಟ್ಟುಕೊಟ್ಟು ಮತ್ತು ವಿಷಯಗಳಿಂದ ಪ್ರತಿಪಕ್ಷಭೂತವಾದ ಒಂದು ವೀತರಾಗ ಬಿಡಾನಂದವು ಸ್ವಭಾವವಿರುವಂಭ ಶುದ್ಧ ಆತ್ಮಸ್ವರೂಪದಲ್ಲಿ ಸ್ಥಿರವಿದ್ದಕೊಂಡು ನಿರಂತರವಾಗಿ ಆತ್ಮಭಾವನೆಯನ್ನು ಭಾವಿಸಬೇಕೆಂಬುದು ಇಲ್ಲಿನ ಭಾವಾರ್ಥವಿದೆ.

ಧರ್ಮ ಮತ್ತು ತಪಶ್ಚರಣದಿಂದ ರಹಿತನಾದವನ ಜನಪ್ರವೃತ್ತಿ ವ್ಯಧರಿದೆಯೆಂದು ಈಗ ಹೇಳುತ್ತಾರೆ,-

ಧಮ್ಯು ಇ ಸಂಚಿಲು ತಲು ಇ ಕಿಲು ರುಕ್ಷೇ ಚಮ್ಮುಮು ಏಣಿ |  
 ಖಜಿವಿ ಜರ-ಉದ್ದೇಹಿಯಿಬಿ ಇರಜಿ ಪಡಿವ್ಯಾಲು ತೇಣಿ ||೧೫೨||  
 ಧರೋ ನ ಸಂಚಿತಃ ತಪೋ ನ ಕೃತಂ ವೃಕ್ಷೇಣ ಚರ್ಮ-ಮಯೀಣಿ |  
 ಶಾದಯಿತ್ವಾ ಜರೋದ್ರೇಹಿಕಯಾ ನರಕೇ ಪತಿತವ್ಯ ತೇನಿ ||೧೫೩||

ಧಮ್ಯು ಇತ್ತಾದಿ | ಧಮ್ಯು ಇ ಸಂಚಿಲು ಧರ್ಮ-ಸಂಚಯೋ ನ ಕೃತಃ ಗೃಹಸ್ಥಾವಸ್ಥಾಯಾಂ ದಾನತೀಲ-ಪೂಜೋಪವಾಸಾದಿರೂಪಸಮ್ಮಕ್ತಪೂರ್ವಕೋ ಗೃಹಿಧರೋ ನ ಕೃತಃ ದರ್ಶನಿಕಪ್ರತಿಕಾದ್ಯೇಕಾದಶವಿಧಶ್ರಾವಕ-ಧರ್ಮರೂಪೋ ವಾ | ತಲು ಇ ಕಿಲು ತಪಶ್ಚರಣಂ ನ ಕೃತಂ ತಪೋಧನೇನ ತು ಸಮಸ್ತ ಬಹಿದ್ರ್ವವೇಚ್ಛಾ-ನಿರೋಧಂ ಕೃತ್ವಾ ಅನಶನಾದಿದಾದಶವಿಧತಪಶ್ಚರಣಬಲೇನ ನಿಜಶುದ್ಧಾತ್ಮಧ್ಯಾನೇ ಸ್ಥಿತಾ ನಿರಂತರಂ ಭಾವನಾ ನ ಕೃತಾ | ಕೇನ ಕೃತ್ವಾ | ರುಕ್ಷೇಂ ಚಮ್ಮುಮುಷಿಣಿ ವೃಕ್ಷೇಣ ಮನುಷ್ಯಶರೀರಚರ್ಮನಿವೃತ್ತೇನಿ | ಯೇಸ್ಯೇವಂ ನ ಕೃತಂ ಗೃಹಸ್ಥಿನ ತಪೋಧನೇನ ವಾ ಇರಜಿ ಪಡಿವ್ಯಾಲು ತೇಣಿ ನರಕೇ ಪತಿತವ್ಯಂ ತೇನಿ ||೧೫೨|| ಖಜಿವಿ ಭಕ್ಷಯಿತ್ವಾ ಕಯಾ ಕತ್ಯಾಭೂತಯಾ | ಜರಣದ್ರೇಹಿಯಿಬಿ ಜರೋದ್ರೇಹಿಕಯಾ | ಇದಮತ್ತ ತಾತ್ವಯ್ಯಾಮಾ | ಗೃಹಸ್ಥಿನಾಭೀದರತ್ತತಯಸ್ಸರೂಪಮುಹಾದೇಯಂ ಕೃತ್ವಾ ಭೇದರತ್ತತಯಾತ್ಮಕಃ ಶಾವಕಧರ್ಮಃ ಕರ್ತವ್ಯಃ, ಯತಿನಾ ತು ನಿಶ್ಚಯರತ್ತತಯೇ ಸ್ಥಿತಾ ವ್ಯಾಹಾರಿಕರತ್ತತಯಬಲೇನ ವಿಶಿಷ್ಟತಪಶ್ಚರಣಂ ಕರ್ತವ್ಯಂ ನೋ ಚೇತ್ ದುರ್ಭವರಂಪರಯಾ ಪ್ರಾಪ್ತಂ ಮನುಷ್ಯಜನ್ಮ ನಿಷ್ಳಳಿತಿ ||೧೫೩||

### ಗಾಥ - ೧೫೨

**ಅನ್ನಯಾಧರ :-** [ಜೀಣಿ] ಯಾವನು [ಚಮ್ಮು ಮಿಣಿ ರುಕ್ಷೇ] ಚರ್ಮ-ಮಯವಾದಮನುಷ್ಯ ಶರೀರರೂಪದ ವೃಕ್ಷದಿಂದ [ಧಮ್ಯಣಿ ಸಂಚಿಲು] ಧರ್ಮ-ದಸಂಗ್ರಹ ಮಾಡಲಿಲ್ಲ ಮತ್ತು [ತಲು ಇ ಕಿಲು] ತಪಸ್ಸು ಮಾಡದಿದ್ದರೆ [ಜರ-ಉದ್ದೇಹಿಯಿಬಿ ಖಜಿವಿ] ಅವನ ಶರೀರವು ವೃದ್ಧಾವಸ್ಥೆಯ ಉದಯರೂಪ ಗೆದ್ದಲು ತಿಂದುಹೋಗಿ [ತೇಮು ಇರಜಿ ಪಡಿವ್ಯಾಲು] ಅವನು ನರಕದಲ್ಲಿ ಹೋಗಿ ಬೀಳುವನು.

**ಭಾವಾಧರ :-** ಚರ್ಮ-ದಿಂದ ನಿರ್ಮಿಸಿದ ಮನುಷ್ಯ ಶರೀರರೂಪದ ವೃಕ್ಷದಿಂದ ಯಾವ ಗೃಹಸ್ಥರು ಅಥವಾ ತಪೋಧನರು ಧರ್ಮ-ಸಂಗ್ರಹ ಮಾಡುವುದಿಲ್ಲ, ತಪಸ್ಸು ಮಾಡುವುದಿಲ್ಲ, ಗೃಹಸ್ಥರು ಗೃಹಸ್ಥಾವಸ್ಥೆಯಲ್ಲಿ ಸಮ್ಮಕ್ತಪೂರ್ವಕ ದಾನ, ಶೀಲ, ಪೂಜೆ, ಉಪವಾಸ ಮೊದಲಾದ ಗೃಹಸ್ಥರು ದ ಆಚರಣೆ ಮಾಡುವುದಿಲ್ಲ ಮತ್ತು ದರ್ಶನಪ್ರತಿಮೆ, ವೃತಪ್ತಿಮೆ ಮೊದಲಾದ ಹನ್ನೊಂದು ಪ್ರಕಾರದ ಶಾವಕಧರ್ಮದ ಆಚರಣೆ ಮಾಡುವುದಿಲ್ಲ ಮತ್ತು ತಪೋಧನರು ಸಮಸ್ತ ಬಾಹ್ಯದ್ರವ್ಯಗಳ ಇಚ್ಛೆಯ ನಿರೋಧಮಾಡಿ, ಅನಶನ ಮೊದಲಾದ ಹನ್ನೆರಡು ಪ್ರಕಾರದ ತಪಶ್ಚರಣದ ಬಲದಿಂದ ನಿಜಶುದ್ಧಾತ್ಮನ ಧ್ಯಾನದಲ್ಲಿ ಸ್ಥಿರರಾಗಿ ನಿರಂತರ ಆತ್ಮಭಾವನೆ ಮಾಡದಿದ್ದರೆ ಎಂದರೆ ಗೃಹಸ್ಥ ಅಥವಾ ತಪೋಧನರ ಧರ್ಮ-ಸಂಭವಿಸದಿದ್ದರೆ ಅವರ ಶರೀರಗಳು ಜರಾರೂಪದ ಉದಯದಿಂದ ತಿಂದುಹೋಗಿ ನರಕದಲ್ಲಿ ಹೋಗಿ ಬೀಳಬೇಕಾಗುವುದು.

ಯಾವನು ಚರ್ಮ-ಮಯ ವೃಕ್ಷದಿ ಧರ್ಮ-ಸಂಚಯ ಮೇಣ್ಣುಪಮಾಡದಿರೆ |  
 ಅವನ ದೇಹವ ಜರೆರೂಪದಗೆದ್ದಲು ತಿಂದು ನರಕಕಿಳಿಯುವನು ||೧೫೨||

ಅಥ ಹೇ ಜೀವ ಜಿನೇಶ್ವರಪದೇ ಪರಮಭಕ್ತಿಂ ಕುರ್ವಿತಿ ಶಿಕ್ಷಾಂ ದದಾತಿ-

ಅರಿ ಜಿಯ ಜಿಣ-ಪಜ ಭತ್ತಿ ಕರಿ ಸುಹಿ ಸಚ್ಚಣು ಅವಹೇರಿ ।

ತಿಂ ಬಪ್ಪೇಣ ವಿ ಕಚ್ಚು ಇವಿ ಜೋ ಪಾಡಜ ಸಂಸಾರಿ ॥೧೫೪॥

ಅರೆ ಜೀವ ಜಿನಪದೇ ಭಕ್ತಿಂ ಕುರು ಸುಖಿಂ ಸ್ವಜನಂ ಅಪಹರ ।

ತೇನ ಪಿತ್ರಾಪಿ ಕಾರ್ಯಾಂ ನೈವ ಯಃ ಪಾತಯತಿ ಸಂಸಾರೇ ॥೧೫೫॥

ಅರಿ ಜಿಯ ಇತ್ಯಾದಿ । ಅರಿ ಜಿಯ ಅಹೋ ಭವ್ಯಜೀವ ಜಿಣಪಜ ಭತ್ತಿ ಕರಿ ಜಿನಪದೇ ಭಕ್ತಿಂ ಕುರು ಗುಣಾನುರಾಗವಚನವಿಮಿತ್ತಂ ಜಿನೇಶ್ವರೇಣ ಪ್ರಣೀತಲ್ಲಿಧರ್ಮೋ ರತಿಂ ಕುರು ಸುಹಿ ಸಚ್ಚಣು ಅವಹೇರಿ ಸಂಸಾರಸುವಿಸಹಕಾರಿಕಾರಣಭೂತಂ ಸ್ವಜನಂ ಗೋತ್ತಮಪ್ಯಪಹರ ತ್ಯಜ । ಕಷ್ಟಾತ್ । ತಿಂ ಬಪ್ಪೇಣ ವಿ ತೇನ ಸೈಂಹಿತಪಿತ್ರಾಪಿ ಕಚ್ಚು ಇವಿ ಕಾರ್ಯಾಂ ನೈವ । ಯಃ ಕಿಂ ಕರೋತಿ । ಜೋ ಪಾಡಜ ಯಃ ಪಾತಯತಿ । ಕ್ಷೇ । ಸಂಸಾರೀ ಸಂಸಾರಸಮುದ್ರೇ । ತಥಾ ಚ । ಹೇ ಆತ್ಮಾ, ಅನಾದಿಕಾಲೇ ದುರ್ಲಭಿಂ ಏರೆತರಾಗಸವಾಜಾಪ್ರಣೀತೇ ರಾಗದ್ವೇಷಮೋಹರಹಿತೇ ಜೀವಪರಿಣಾಮಲಕ್ಷಣೇ ಶುಭೋಪಯೋಗರೂಪೇ ನಿಶ್ಚಯಧರ್ಮೋ ವ್ಯವಹಾರಧರ್ಮೋ ಚ ಪ್ರಾಣಃ ಪಡಾವಶ್ಯಕಾದಿಲಕ್ಷಣೇ ಗೃಹಸ್ಥಾಪೇಕ್ಷಯಾ ದಾನಪ್ರಾಜಾದಿಲಕ್ಷಣೇ ವ ಶುಭೋಪಯೋಗಸ್ತರೂಪೇ ರತಿಂ ಕುರು । ಇತ್ತಂಭೂತೇ ಧರ್ಮೋ ಪ್ರತಿಕೂಲೋ ಯಃ ತಂ ಮನುಷ್ಯಂ ಸ್ವಗೋತ್ತ ಜಮಾಪಿ ತ್ಯಜ ಧರ್ಮಸನ್ಮಿಂ ತದನುಕೂಲಂ ಪರಗೋತ್ತ ಜಮಾಪಿ ಸ್ವಿಕೃತಿ । ಅತ್ರಾಯಂ ಭಾವಾರ್ಥಃ । ಎಷಯ ಸುಖಿವಿಮಿತ್ತಂ ಯಥಾನುರಾಗಂ

ಗೃಹಸ್ಥರು ಅಭೇದರತ್ತಯ ಸ್ವರೂಪವನ್ನು ಉಪಾದೇಯ ಮಾಡಿ ಭೇದರತ್ತಯಾತ್ಮಕವಾದ ಶಾಂತಕ ಧರ್ಮವನ್ನು ಪಾಲಿಸಬೇಕು ಮತ್ತು ಯತ್ನಿಗಳು ನಿಶ್ಚಯರತ್ತತಯದಲ್ಲಿ ಸಿರವಿದ್ದುಕೊಂಡು ವ್ಯವಹಾರಾದಿ ರತ್ತತಯದ ಬಲದಿಂದ ವಿಶ್ವತಪತ್ರಕರಣ ಮಾಡಬೇಕಾಗುವುದು ಇಲ್ಲದಿದ್ದರೆ ಎಂದರೆ ಶಾಂತಕರ ಅಥವಾ ಯತ್ನಿಗಳ ಧರ್ಮವನ್ನು ಪಾಲನೆ ಮಾಡದಿದ್ದರೆ ದುರ್ಲಭವಾಗಿ ಪಡೆದಿರುವಂಥ ಈ ಮನುಷ್ಯಜನ್ಮವು ನಿಷ್ಪಾಲವಾಗಿ ಹೋಗುವುದು.

ಎಲ್ಲೆ ಜೀವನೇ ! ಜಿನೇಶ್ವರದೇವರ ಪದಗಳಲ್ಲಿ ಪರಮಭಕ್ತಿ ಮಾಡೆಂದು ಶ್ರೀಗುರುಗಳು ಈಗ ಶಿಕ್ಷಣ ಕೊಡುತ್ತಾರೆ,-

### ಗಾಥ - ೧೫೬

**ಅನ್ವಯಾರ್ಥ :** - [ಅರಿ ಜಿಯ] ಎಲ್ಲೆ ಭವ್ಯ ಜೀವನೇ ! ನೀನು [ಜಿಣ-ಪಜ ಭತ್ತಿ ಕರಿ] ಜಿನದೇವರ ಪದಗಳಲ್ಲಿ ಭಕ್ತಿ ಮಾಡು, ಆ ಜಿನೇಶ್ವರಪ್ರಣೀತವಾದ ಶ್ರೀಧರ್ಮದಲ್ಲಿ ಗುಣಾನುರಾಗವಚನಗಳ ನಿಮಿತ್ತ ರೂಪದ ಪ್ರಿತಿ ಮಾಡು, [ಸುಹಿ ಸಚ್ಚಣು ಅವಹೇರಿ] ಸಂಸಾರ ಸುಖಿದ ಸಹಕಾರೀ ಕಾರಣಭೂತರಾದ ಸ್ವಜನರನ್ನು, ಗೋತ್ತ ಜನರನ್ನ ಕೂಡ ಬಿಟ್ಟುಬಿಡು, [ತಿಂ ಬಪ್ಪೇಣ ವಿ ಇವಿ ಕಚ್ಚು] ಆ ಸೈಹರೂಪದ ತಂದೆಯಿಂದ ಕೂಡ ನಿನಗೆ ಯಾವ ಪ್ರಯೋಜನವಿಲ್ಲ [ಜೋ] ಅವರು [ಸಂಸಾರ ಪಾಡಜ] ಈ ಜೀವನನ್ನು ಸಂಸಾರ ಸಮುದ್ರದಲ್ಲಿ ಕೆಡಹುತ್ತಾರೆ-ಮುಳುಗಿಸುತ್ತಾರೆ.

ಈ ಜೀವ ಜಿನಪದದಲ್ಲಿ ಭಕ್ತಿಮಾಡು ಸುಖಿದಸ್ವಜರನು ತೋರೆ ।

ಆ ಜನಕನಿಂದಕಾರ್ಯವಿಲ್ಲವನು ಸಂಸಾರದಲ್ಲಿ ಕೆಡಹುವನು ॥೧೫೬॥

ಕರೋತಿ ಜೀವಸ್ಥಾ ಯದಿ ಜಿನಧರ್ಮಂ ಕರೋತಿ ತಹಿ ಸಂಸಾರೇ ನ ಪತತೀತಿ । ತಥಾ ಚೋಕ್ತಮ್-  
‘ವಿಷಯಹಂ ಕಾರಣ ಸಪ್ನ್ಯಾ ಜಣ ಜಿಮು ಅಣುರಾಳು ಕರೇಜ್ । ತಿಮು ಜಣಭಾಸಿವ ಧಮ್ಯಿ ಜಜ್ ಣ ಉ ಸಂಸಾರ  
ಪಡೇಜ್ ॥’ ॥೧೫॥

ಅಂಥ ಯೇನ ಚಿತ್ತಶುದ್ಧಿಂ ಕೃತ್ವಾ ತಪಶ್ಚರಣಂ ನ ಕೃತಂ ತೇನಾತ್ಮಾ ವಂಚಿತ ಇತ್ಯಭಿಪ್ರಾಯಂ ಮನಸ್ಸಿ ಧೃತ್ವಾ  
ಸೂತ್ರಮಿದಂ ಪ್ರತಿಪಾದಯತಿ-

ಜೀಣ ಣ ಚಣ್ಣಲು ತಪ-ಯರಣು ಣೆಮ್ಮುಲು ಚಿತ್ತ ಕರೇವಿ ।

ಅಪ್ಪಾ ವಂಚಿಲು ತೇಣ ಪರ ಮಾಣಿಸ-ಜಮ್ಮು ಲಹೇವಿ ॥೧೬॥

ಯೇನ ನ ಜೀಣಂ ತಪಶ್ಚರಣಂ ನಿಮ್ಮಾಲಂ ಚಿತ್ತಂ ಕೃತ್ವಾ ।

ಆತ್ಮಾ ವಂಚಿತಃ ತೇನ ಪರಂ ಮನುಷ್ಯಜನ್ಮ ಲಬಾಧಾವ ॥೧೭॥

**ಭಾವಾರ್ಥ :-** ಎಲ್ಲೆ ಆತ್ಮನೇ ! ಅನಾದಿಕಾಲದಿಂದ ದುರ್ಲಭವಾಗಿ ದೊರೆತ ಈ ವೀತರಾಗಸವರ್ಜ್ಞ  
ಪ್ರಣೀತ, ರಾಗ-ದ್ಯೇಷ-ಮೋಹಗಳಿಲ್ಲದ, ಜೀವ ಪರಿಣಾಮಸ್ಥರೂಪವಾದ, ಶುದ್ಧೋಪಯೋಗರೂಪವಾದನಿಷ್ಠಯ  
ಧರ್ಮದಲ್ಲಿ ಮತ್ತು ಷಡಾವಶಕ ಮೊದಲಾದ ವ್ಯವಹಾರ ಧರ್ಮದಲ್ಲಿ ಮತ್ತು ಗೃಹಸ್ಥರ ಅಪೇಕ್ಷೆಯಿಂದ ದಾನ  
ಪ್ರಾಜಾದಿಗಳರೂಪ ಅಧಿವಾ ಶುಭೋಪಯೋಗರೂಪವಾದ ವ್ಯವಹಾರ ಧರ್ಮದಲ್ಲಿ ಸ್ತೀತಿ ಮಾಡು. ಈ  
ಧರ್ಮದಲ್ಲಿ ಪ್ರತಿಕೂಲವಿರುವಂಥ ಮನುಷ್ಯರು ಅವರು ತಮ್ಮ ಗೋತ್ರದಲ್ಲಿ ಜನಿಸಿದವರಿದ್ದರೂ ಕೂಡ ಅವರ  
ತ್ಯಾಗ ಮಾಡು, ಮತ್ತು ಧರ್ಮಸನ್ಸ್ಥಾ ಎಂದರೆ ಧರ್ಮದಲ್ಲಿ ಅನುಕೂಲವಿದ್ದವರು ಅವರು ಪರಗೋತ್ರದಲ್ಲಿ  
ಜನಿಸಿದವರಿದ್ದರೂ ಕೂಡ ಅವರನ್ನ ನಿನ್ನವರನ್ನಾಗಿ ಮಾಡಿಕೊಳ್ಳು.

ಜೀವನು ವಿಷಯಸುಖಿದ ಸಲುವಾಗಿ ಎಂಥ ಅನುರಾಗವನ್ನ ಮಾಡುತ್ತಾನೆ ಅಂಥ ಅನುರಾಗವನ್ನು  
ಅವನು ಜಿನಧರ್ಮದಲ್ಲಿ ಮಾಡಿದರೆ ಜೀವನು ಸಂಸಾರದಲ್ಲಿ ಬೀಳುವುದಿಲ್ಲವೆಂಬುದು ಇಲ್ಲಿನ ಭಾವಾರ್ಥವಿದೆ.  
ಹಾಗೆ ಹೇಳಿದ್ದಾರೆ ಕೂಡ, ಸಮಸ್ಯೆ ಜನರು ವಿಷಯಗಳ ಕಾರಣಗಳಲ್ಲಿ ಎಂಥ ಅನುರಾಗ ಮಾಡುತ್ತಾರೆ ಅಂಥ  
ಅನುರಾಗವನ್ನು ಜಿನಭಾಸಿತ ಧರ್ಮದಲ್ಲಿ ಮಾಡಿದರೆ ಆ ಜನರು ಸಂಸಾರದಲ್ಲಿ ಬೀಳುವುದಿಲ್ಲ. ಎಂದರೆ  
ಮುಕ್ತರಾಗಿ ಹೋಗುತ್ತಾರೆ.

ತನ್ನ ಚಿತ್ತದ ಶುದ್ಧಿ ಮಾಡಿಕೊಂಡು ತಪಶ್ಚರಣ ಮಾಡದವನು ಅವನು ತನ್ನ ಆತ್ಮನನ್ನ ಮೋಸ  
ಮಾಡುತ್ತಾನೆಂಬ ಅಭಿಪ್ರಾಯವನ್ನ ಮನಸ್ಸಿನಲ್ಲಿಟ್ಟುಕೊಂಡು ಈಗ ಈ ಸೂತ್ರ, ಹೇಳುತ್ತಾರೆ,-

### ಗಂಥ - ೧೫

**ಅನ್ವಯಾರ್ಥ :-** [ಜೀಣ] ಯಾವ ಜೀವನು [ಣೆಮ್ಮುಲು ಚಿತ್ತ ಕರೇವಿ] ಕಾಮ-ಕ್ಷೋಧಾದಿಗಳಿಲ್ಲದ  
ಒಂದು ವೀತರಾಗಸಿದಾನಂದರೂಪ ಸುಖಿರೂಪಿ ಅಮೃತದಿಂದ ಶ್ವಪ್ರವಾದ ನಿಮ್ಮಾಲ ಚಿತ್ತಮಾಡಿ [ತಪ ಚರಣು  
ಣ ಚಣ್ಣಲು] ಬಾಹ್ಯಾಭ್ಯಂತರ ತಪಶ್ಚರಣ ಮಾಡಲಿಲ್ಲ [ತೇಣ] ಅವನು [ಮಾಣಿಸ-ಜಮ್ಮು ಲಹೇವಿ]  
ಮನುಷ್ಯಜನ್ಮ ಪಡೆದು [ಪರ] ನಿಯಮದಿಂದ [ಅಪ್ಪಾ ವಂಚಿಲು] ತನ್ನ ಆತ್ಮನನ್ನ ಮೋಸ ಮಾಡಿದ್ದಾನೆ.

ಯಾವನು ನಿಮ್ಮಾಲಚಿತ್ತ ಮಾಡಿ ತಪಶ್ಚರಣವನು ಮಾಡಲಿಲ್ಲ ।

ಅವನು ಮನುಷ್ಯಜನ್ಮ ಪಡೆದು ನಿಜದಿ ನಿಜಾತ್ಮನನು ವಂಚಿಸಿದನು ॥೧೮॥

ಜೀಣ ಇತ್ಯಾದಿ । ಜೀಣ ಯೀನ ಜೀವೇನ ಏ ಚಿಣ್ಣಿಲು ನ ಚೀಣಂ ನ ಚರಿತಂ ನ ಕೃತಮ್ | ಕಿಮ್| ತವಯರಣು ಬಾಹ್ಯಾಭ್ಯಂತರ ತಪಷ್ಚರಣಾಮ್ | ಕಿಂ ಕೃತ್ಯಾ | ಸೆಮ್ಮುಲು ಚಿತ್ತ ಕರೇವಿ ಕಾಮಕ್ಷೋಧಾದಿರಹಿತಂ ವೀತರಾಗಚಿದಾನಂದೈಕಸುಖಾಮೃತತ್ವಪ್ರಂ ನಿರ್ಮಲಂ ಚಿತ್ತಂ ಕೃತ್ಯಾ | ಅಪ್ಪಾ ವಂಚಿಲು ತೀಣ ಪರ ಆತ್ಮಾ ವಂಚಿತಃ ತೇನ ಪರಂ ನಿಯಮೇನ | ಕಿಂ ಕೃತ್ಯಾ | ಲಹೇವಿ ಲಬ್ಧಾಪ್ | ಕಿಮ್ | ಮಾನುಸಚಮ್ಮುಮನುಷ್ಯಜನ್ಯೇತಿ | ತಥಾಹಿ | ದುರ್ಲಭಪರಂಪರಾರೂಪೇಣ ಮನುಷ್ಯಭವೇ ಲಬ್ಧೀ ತಪಷ್ಚರಣೀಕವಿ ಚ ನಿರ್ವಿಕಲ್ಪಸಮಾಧಿಬಲೀನ ರಾಗಾದಿಪರಿಹಾರೇಣ ಚಿತ್ತಶುದ್ಧಿಃ ಕರ್ತವ್ಯೇತಿ | ಯೀನ ಚಿತ್ತಶುದ್ಧಿನರ್ ಕೃತಾ ಸ ಆತ್ಮವಂಚಕ ಇತಿ ಭಾವಾಧರ್ಣಃ | ತಥಾ ಚೋಕ್ತಮ್ - 'ಚಿತ್ತೀ ಬದ್ದೀ ಬದ್ದೋ ಮುಕ್ತೀ ಮುಕ್ತೋತ್ತಿ ಣತ್ತಿ ಸಂದೇಹೋ | ಅಪ್ಪಾ ವಿಮಲಸಹಾವೋ ಮಜಲಿಜ್ಞಿ ಮಜಲಿವ ಚಿತ್ತೀ ||' ||ಇಂಜ||

ಅಥ ಪಂಚೀಂದ್ರಿಯ ವಿಜಯಂ ದರ್ಶಿಯತಿ-

**ಏ ಪಂಚಿಂದಿಯ-ಕರಹಡಾ ಜಿಯ ಮೋಕ್ಷಲಾ ಮ ಭಾರಿ ।**

**ಚರಿವಿ ಅಸೇಸು ವಿ ವಿಸಯ-ವಣು ಪ್ರಣು ಪಾಡಹಿ ಸಂಸಾರಿ ||ಇಂಜ||**

**ಎತೇ ಪಂಚೀಂದ್ರಿಯಕರಭಾಃ ಜೀವ ಮುಕ್ತಾನಾ ಮಾ ಭಾರಯ ।**

**ಚರಿತ್ಯಾ ಅಶೇಷಂ ಅಪಿ ವಿಷಯವನಂ ಪ್ರಣಃ ಪಾತಯಂತಿ ಸಂಸಾರೇ ||ಇಂಜ||**

ಏ ಇತ್ಯಾದಿ । ಏ ತೇ ಪ್ರತ್ಯಾಷ್ಟೀಭೂತಾಃ ಪಂಚಿಂದಿಯಕರಹಡಾ ಅತೀಂದ್ರಿಯಸುಖಾದರೂಪಾತ್ಮರಮಾತ್ಮನಃ ಸಕಾಶಾತ್ ಪ್ರತಿಪಕ್ಷಭೂತಾಃ ಪಂಚೀಂದ್ರಿಯಕರಹಡಾ ಉಪ್ಪಾಃ ಜಿಯ ಹೇ ಮೂರಧಿಜೀವ ಮೋಕ್ಷಲಾ ಮ

**ಭಾವಾಧರ್ಣ :-** ಪರಂಪರೆಯಿಂದ ದುರ್ಲಭವಾದಂಥ ಮನುಷ್ಯಭವ ಮತ್ತು ತಪಷ್ಚರಣಾವು ಕೂಡ ಪ್ರಾಪ್ತವಾದರೆ ನಿರ್ವಿಕಲ್ಪಸಮಾಧಿಯ ಬಲದಿಂದ ರಾಗಾದಿಗಳ ತ್ಯಾಗದಿಂದ ಚಿತ್ತಶುದ್ಧಿಮಾಡಿಕೊಳ್ಳಬೇಕಾಗುವುದು. ಚಿತ್ತಶುದ್ಧಿಮಾಡಿಕೊಳ್ಳದವನು ಆತ್ಮವಂಚಕನಿದ್ದಾನೆ. ಅನಗಾರ ಧರ್ಮಾಮೃತ ಅ. ೫ ಗಾಢೆ ಇಗ ರಲ್ಲಿ ಹೇಳುತ್ತಾರೆ - 'ಚಿತ್ತವು ಧನ, ಧಾನ್ಯಾದಿಗಳ ಪರಿಗ್ರಹದಲ್ಲಿ ಆಸಕ್ತವಾದಾಗ ಜೀವನು ಬದ್ಧನಾಗುತ್ತಾನೆ ಮತ್ತು ಚಿತ್ತವು ಪರಿಗ್ರಹದಿಂದ ಆಶಾತ್ಪಾಂಡಿಗಳಿಂದ ದೂರವಾದಾಗ ಮುಕ್ತನಾಗುತ್ತಾನೆಂಬುದರಲ್ಲಿ ಸಂದೇಹವಿಲ್ಲ. ಆತ್ಮನು ವಿಮಲಸ್ಭಾವಿಯಿದ್ದರೂ ಚಿತ್ತವು ಮಲಿನವಾದಾಗ ಮಲಿನನಾಗುತ್ತಾನೆ'

ಇಲ್ಲಿ ಪಂಚೀಂದ್ರಿಯಗಳನ್ನು ಜಯಿಸುವ ಕುರಿತು ತಿಳಿಸಿಕೊಡುತ್ತಾರೆ,-

**ಗಾಥ - ೧೩೬**

**ಅನ್ವಯಾಧರ್ಣ :- [ಜಿಯ]** ಎಲ್ಲೆ ಜೀವನೇ ! ನೀನು [ಏ ಪಂಚಿಂದಿಯ-ಕರಹಡಾ] ಈ ಪಂಚೀಂದ್ರಿಯಗಳ ರೂಪದ ಒಂಟಿಗಳನ್ನು [ಮೋಕ್ಷಲಾ ಮ ಭಾರಿ] ಸಚಂದವಾಗಿ ಮೇಯಲು ಬಿಡಬೇಡ. ಏಕೆಂದರೆ ಅವು [ಅಸೇಸು ವಿಸಯ-ವಣು-ವಿ] ಮೊದಲು ಸಂಪೂರ್ಣ ವಿಷಯಗಳರೂಪದ ವನವನ್ನು ಮೇಯ್ಯು [ಪ್ರಣು] ಅನಂತರ ಜೀವವನ್ನು [ಸಂಸಾರಿ] ಸಂಸಾರದಲ್ಲಿ [ಪಾಡಹಿಂ] ಕೆಡವುತ್ತವೆ-ತಳಿಬಿಡುತ್ತವೆ.

**ಜೀವನೇ ಪಂಚೀಂದ್ರಿಯರೂಪೋಂಟಿಯನು ಮುಕ್ತಮೇಯಬಿಡದಿರು ।**

**ಆ ವಿಷಯವನವನೆಲ್ಲಮೇಯ್ಯ ಮತ್ತೆ ಸಂಸ್ಯಾತಿಯಲಿ ಕೆಡಮಧುದು ॥ಇಂಜ||**

ಚಾರಿ ಸ್ವತುದ್ವಾತ್ಮಭಾವನೋತ್ತೀರೀತರಾಗಪರಮಾನಂದೈಕರೂಪಸುಖರಾಜುಂಮೋ ಭೂತ್ವಾ ಸ್ವೇಚ್ಛಯಾ ಮಾ ಚಾರಯ ವ್ಯಾಘುಟ್ಟಯು | ಯತಃ ಕಿಂ ಕುರ್ವಣತಿ | ಪಾಡಹಿಂ ಪಾತಯಂತಿ | ಕರ್ಮ | ಜೀವರ್ಮ | ಕ್ಷ | ಸಂಸಾರೇ ನಿಃಸಂಸಾರಶುದ್ವಾತ್ಮಪ್ರತಿಪಕ್ಷಭೂತೇ ಪಂಚತ್ವಕಾರಶಂಸಾರೇ ಪುಣಿ ಪಶ್ಚಾತ್ | ಕಿಂ ಕೃತ್ವಾ ಪೂರ್ವರ್ಮ | ಚರಿತಿ ಚರಿತ್ವಾ ಭಕ್ಷಣು ಕೃತ್ವಾ | ಕರ್ಮ | ವಿಸಯವಣಿ ಪಂಚೀಂದ್ರಿಯವಿಷಯವನಮಿತ್ಯಭಿಪ್ರಾಯಃ ||೧೬||

ಅಥ ಧ್ಯಾನವೈಪ್ರಮ್ಯಂ ಕಥಯತಿ-

ಜೋಜಯ ವಿಸಮೀ ಜೋಯ-ಗಳ ಮಣಿ ಸಂತರಣ ಇ ಜಾಜಿ |

ಇಂದಿಯ-ವಿಸಯ ಜಿ ಸುಕ್ಷದಾ ತಿತ್ತ್ವಿ ಜಿ ವಲಿ ವಲಿ ಜಾಜಿ ||೧೭||

ಯೋಗಿನ್ ವಿಷಮಾ ಯೋಗಗತಿಃ ಮನಃ ಸಂಸ್ಕಾಪಯಿತುಂ ನ ಯಾತಿ |

ಇಂದ್ರಿಯವಿಷಯೀಷು ಏವ ಮುಖಾನಿ ತತ್ತ ಏವ ಪ್ರಾನಃ ಪ್ರಾನಃ ಯಾತಿ ||೧೮||

ಜೋಜಯ ಇತ್ಯಾದಿ | ಜೋಜಯ ಹೇ ಯೋಗಿನ್ ವಿಸಮೀ ಜೋಯಗಳ ವಿಷಮಾ ಯೋಗಗತಿಃ | ಕ್ಷಾತ್ರಾ | ಮಣಿ ಸಂತರಣ ಇ ಜಾಜಿ ನಿಜಶುದ್ವಾತ್ಮನ್ತಿಚಪಲಂ ಮರ್ಕಣಪೂರ್ಯಂ ಮನೋ ಧರ್ಮಂ ನ

**ಭಾವಾಧಾರ್ತ :-** ಎಲ್ಲೆ ಮೂಡ ಜೀವನೇ ! ಈ ಪಂಚೀಂದ್ರಿಯಗಳನ್ನು ಅತೀಂದ್ರಿಯಸುಖದ ಆಸ್ತಾದರೂಪವಾದ ನಿಜಶುದ್ವಾತ್ಮಭಾವನೆಯಿಂದ ಉತ್ತನ್ವಾದ ಒಂದು ವೀತರಾಗಪರಮಾನಂದವೇ ರೂಪವಿರುವಂಥ ಸುಖದಿಂದ ಪರಾಜ್ಯಾಲಿನಾಗಿ ಸ್ವಚಂದವಾಗಿ ಮೇಯಲು ಬಿಡಬೇಡ ವರದಲ್ಲಿಟ್ಟುಕೊಳ್ಳು. ಏಕೆಂದರೆ ಅವು ಮೌದಲು ಪಂಚೀಂದ್ರಿಯಗಳ ವಿಷಯರೂಪವಾದ ಪನವನ್ನು ತಿಂದು ಅನಂತರ ಜೀವವನ್ನು ನಿಃಸಂಸಾರನಾದಂಥ ಶುದ್ಧ ಆತ್ಮನಿಂದ ಪ್ರತಿಪಕ್ಷಭೂತಗಳಾದ ಐದು ಪ್ರಕಾರದ ಸಂಸಾರದಲ್ಲಿ ಕೆಡವಿಬಿಡುತ್ತದೆಯೆಂಬುದು ಇಲ್ಲಿನ ಅಭಿಪ್ರಾಯವಿದೆ.

ಈಗ ಧ್ಯಾನದ ವಿಷಮತೆಯ ಎಂದರೆ ಕರ್ಮತೆಯ ಕಥನ ಮಾಡುತ್ತಾರೆ,-

**ಗಾಥ - ೧೬**

**ಅನ್ವಯಾಧಾರ್ತ :-** [ಜೋಜಯ] ಎಲ್ಲೆ ಯೋಗಿಯೇ ! [ಜೋಯ-ಗಳ ವಿಸಮೀ] ಯೋಗದ ಗತಿಯು ವಿಷಮವಿದೆ, ಏಕೆಂದರೆ [ಮಣಿ] ಮನಸ್ಸು ಚಂಚಲವಿರುವುದರಿಂದ [ಸಂತರಣ ಇ ಜಾಜಿ] ನಿಜಶುದ್ವಾತ್ಮ ಸ್ವರೂಪದಲ್ಲಿ ಅದು ಸ್ಥಿರತೆವಡೆಯುವುದಿಲ್ಲ. ಏಕೆಂದರೆ [ಇಂದಿಯ-ವಿಸಯ ಜಿ ಸುಕ್ಷದಾ] ಇಂದ್ರಿಯಗಳ ವಿಷಯಗಳಲ್ಲಿಯೇ ಸುಖವಿಡೆಯೆಂದು ಮನಸ್ಸಿರುವುದರಿಂದ [ತಿತ್ತ್ವಿ ಜಿ] ಅಲ್ಲಿಯೇ ಜೀವದ ಮನಸ್ಸು [ವಲಿ ವಲಿ ಜಾಜಿ] ಪ್ರಾನಃ ಪ್ರಾನಃ ಹೋಗುತ್ತದೆ.

**ಭಾವಾಧಾರ್ತ :-** ಎಲ್ಲೆ ಯೋಗಿಯೇ ! ಯೋಗದಗತಿಯು ವಿಷಮವಿದೆ. ಏಕೆಂದರೆ ಅತ್ಯಂತ ಚಪಲವಾದ ಮರ್ಕಣದಂಥ ಮನಸ್ಸು ನಿಜಶುದ್ವಾತ್ಮನಲ್ಲಿ ಸ್ಥಿರತೆ ಹೊಂದುವುದಿಲ್ಲ. ಅದು ಪಂಚೀಂದ್ರಿಯ

ಎಲೆ ಯೋಗ ಯೋಗಗತಿವಿಷಮವಿದೆ ಮನಸು ಸ್ಥಿರತೆಯನು ವಡೆಯದು |

ಸಲೆ ಇಂದ್ರಿಯವಿಷಯದಿಸುವ ತಿಳಿದದರಲೆ ತಿರುತ್ತಿರುಗಿ ಹೋಗುವುದು ||೧೭||

ಯಾತಿ । ತದಪಿ ಕಸ್ತುತ್ವ । ಇಂದಿಯವಿಷಯ ಜಿ ಸುಕ್ಕಡಾ ಇಂದ್ರಿಯವಿಷಯೇಷು ಯಾನಿ ಸುಖಾನಿ ವಲಿವಲಿ ತಿತ್ತು ಜಿ ಜಾಜಿ ವೀತರಾಗಪರಮಾಹಾದಸಮರಸಿಭಾವಪರಮಸುಖಿತಾನಾಂ ಅನಾದಿವಾಸನಾವಾಸಿತ- ಪಂಚೇಂದ್ರಿಯವಿಷಯಸುಖಾಸ್ಥಾದಾಸಕ್ತಾನಾಂ ಪುನಃ ಪುನಃ ತತ್ತ್ವವ ಗಢ್ಣತೀತಿ ಭಾವಾಧಃಃ ॥೧೫೨॥

ಅಥ ಸ್ಥಲಸಂಖ್ಯಾಬಾಹ್ಯಂ ಪ್ರಕ್ಷೇಪಕಂ ಕಥಯತಿ-

**ಸೋ ಜೋಜಳು ಜೋ ಜೋಗವಳಿ ದಂಸಣಾ ಕಾಣಿ ಚರಿತ್ತು ।**

**ಹೋಯವಿ ಪಂಚಹ ಬಾಹಿರಳಿ ರೂಾಯಂತಲಿ ಪರಮತ್ತು ॥೧೫೨-೫॥**

ಸ ಯೋಗೀ ಯಃ ಪಾಲಯತ(?) ದರ್ಶನಂ ಜ್ಞಾನಂ ಭಾರಿತ್ರಮ್ ।

ಭೂತ್ವಾ ಪಂಚಭ್ಯಃ ಬಾಹ್ಯಃ ಧ್ಯಾಯನ್ ಪರಮಾಧರಮ್ ॥೧೫೨-೬॥

ಸೋ ಇತ್ಯಾದಿ । ಸೋ ಜೋಜಳು ಸ ಯೋಗೀ ಧ್ಯಾನೀ ಭಣ್ಯತೇ । ಯಃ ಕಿಂ ಕರೋತಿ । ಜೋ ಜೋಗವಳಿ ಯಃ ಕರ್ತಾ ಪ್ರತಿಪಾಲಯತಿ ರಕ್ಷತಿ । ಕರ್ಮ । ದಂಸಣಾ ಕಾಣಿ ಚರಿತ್ತು ನಿಜಶುದ್ಧಾತ್ಮದ್ವಾಪ್ಯಸಮ್ಯಕ್- ಶ್ರದ್ಧಾನಷ್ಟಾನಾನುಚರಣರೂಪಂ ನಿಶ್ಚಯರತ್ತತಯಮ್ । ಕಿಂ ಕೃತ್ವಾ । ಹೋಯವಿ ಭೂತ್ವಾ । ಕಥಂಭೂತಃ । ಬಾಹಿರಳಿ ಬಾಹ್ಯಃ । ಕೇಭ್ಯಃ । ಪಂಚಹ ಪಂಚಪರಮೇಷಿಭಾವನಾಪ್ರತಿಪಕ್ಷಭೂತೇಭ್ಯಃ ಪಂಚಮಗತಿಸುಖ-

ವಿಷಯಗಳಲ್ಲಿಯೇ ಸುಖವಿದೆಯೆಂದು ನಂಬಿದೆ. ಅದರಲ್ಲಿಯೇ ವೀತರಾಗಪರಮ ಆಹಾದಮಯ, ಸಮರಸಿಭಾವರೂಪ ಪರಮ ಸುಖದಿಂದ ರಹಿತವಾಗಿ ಅನಾದಿಕಾಲದಿಂದ ವಾಸನೆಯಲ್ಲಿ ವಾಸಿಸುತ್ತ ಪಂಚೇಂದ್ರಿಯಗಳ ವಿಷಯಸುಖಿದ ಆಸ್ಥಾದದಲ್ಲಿ ಆಸಕ್ತವಾದ ಜೀವಗಳ ಮನಸ್ಸು ಮತ್ತೆ ಮತ್ತೆ ಹೋಗುತ್ತದೆ.

ಈಗ ಸ್ಥಲಸಂಖ್ಯೆಯಿಂದ ಬಾಹ್ಯವಾದ ಪ್ರಕ್ಷೇಪಕದ ಕಥನ ಮಾಡುತ್ತಾರೆ,-

### ಗಾಢಿ - ೧೫೨-೫

ಅನ್ವಯಾಧರ : - [ಜೋ] ಯಾವನು [ಪಂಚಹಂ ಬಾಹಿರಳಿ ಹೋಯವಿ] ಪಂಚೇಂದ್ರಿಯಗಳಿಂದ ಬಾಹ್ಯನಿದ್ದು-ಬೇರೆಯಿದ್ದು [ಪರಮತ್ತು ರೂಾಯಂತಲಿ] ನಿಜಪರಮಾತ್ಮನ ಧ್ಯಾನಮಾಡುತ್ತ [ದಂಸಣಾ ಕಾಣಿ ಚರಿತ್ತು] ದರ್ಶನಷ್ಟಾನಾಸಾರಿತ್ರರೂಪದ ನಿಶ್ಚಯರತ್ತತಯದ [ಜೋಗವಳಿ] ಪಾಲಸಮಾಡುತ್ತಾನೆ [ಸೋ ಜೋಜಳು] ಅವನು ಯೋಗಿಯಿದ್ದಾನೆ-ಧ್ಯಾನಿಯಿದ್ದಾನೆ.

ಭಾವಾಧರ : - ಪಂಚಪರಮೇಷಿಗಳ ಭಾವನೆಯಿಂದ ಪ್ರತಿಪಕ್ಷಭೂತ ಮತ್ತು ಪಂಚಮಗತಿಯ - ಎಂದರೆ ಮೋಕ್ಷಸುಖಿದ ವಿನಾಶಕಗಳಾದಂಥ ಪಂಚೇಂದ್ರಿಯಗಳಿಂದ ಬಹಿಭೂತವಾಗಿ-ಬೇರೆಯಾಗಿ ಪರಮಾಧರತಬ್ಧದಿಂದ ವಾಚ್ಯವಾದಂಥ ವಿಶುದ್ಧ ದರ್ಶನಷ್ಟಾನಸ್ಥಭಾವದಿಂದ ಪರಮಾತ್ಮನಸ್ಸು ಧ್ಯಾನಿಸುತ್ತ ಯಾವನು ನಿಜ ಶುದ್ಧಾತ್ಮದ್ವಾಪ್ಯದ ಸಮ್ಯಕ್-ಶ್ರದ್ಧ, ಸಮ್ಯಗ್ಂಜಾನ ಮತ್ತು ಸಮ್ಯಕ್ ಅನುಚರಣರೂಪವಾಗಿ ನಿಶ್ಚಯರತ್ತತಯವನ್ನು ಪಾಲಿಸುತ್ತಾನೆ-ರಕ್ಷಿಸುತ್ತಾನೆ ಅವನು ಯೋಗಿಯನಿಸಿಕೊಳ್ಳುತ್ತಾನೆ.

**ಆ ದರ್ಶನ ಜ್ಞಾನ ಭಾರಿತ್ರಗಳ ಪಾಲಿಪನೆ ಯೋಗಿಯಿಹನು ।**

**ಇದು ಇಂದ್ರಿಯಗಳಿಂ ಬೇರೆಯಿದ್ದ ಪರಮಾತ್ಮನನೆ ಜಾನಿಪನು ॥೧೫೨-೫॥**

ವಿನಾಶಕೇಭ್ಯಃ । ಪಂಚೇಂದ್ರಿಯೇಭ್ಯಃ । ಕಂ ಕುವಾರ್ಥಃ । ರೂಪಂತಲು ಧ್ಯಾಯನ್ ಸನ್ । ಕರ್ಮ । ಪರಮತ್ವ ಪರಮಾರ್ಥಶಬ್ದವಾಚ್ಯಂ ವಿಶುದ್ಧಜ್ಞಾನದರ್ಶಸ್ವಭಾವಂ ಪರಮಾತ್ಮನಮಿತಿ ತಾತ್ಪರ್ಯಮಾ । ಯೋಗಶಬ್ದಸ್ವಾರ್ಥಂ ಕಂಭ್ಯತೇ - 'ಯುಜ್' ಸಮಾಧಾನಿ ಇತಿ ಧಾತುನಿಷ್ಪತ್ತನೇನ ಯೋಗಶಬ್ದೇನ ವೀತರಾಗನಿವಿಕ್-ಕಲ್ಪಸಮಾಧಿರುಭ್ಯತೇ । ಅಥವಾನಂತರಜ್ಞಾನಾದಿರೂಪೇ ಸ್ವತ್ತುದಾತ್ಮನಿ ಯೋಜನಂ ಪರಿಣಮನಂ ಯೋಗಃ, ಈ ಇತ್ತಂಭೂತೋ ಯೋಗೋ ಯಸ್ಯಾಸ್ತಿತಿ ಸ ತು ಯೋಗಿ ಧ್ಯಾನೀ ತಪೋಧನ ಇತ್ಯಧ್ರಃ ॥೧೩೨-೫॥

ಅಥ ಪಂಚೇಂದ್ರಿಯಸುಖಸ್ವಾನಿತ್ಯತ್ವಂ ದರ್ಶಯತಿ-

ವಿಷಯ-ಸುಹಂತಿ ಚೇ ದಿವಹಡಾ ಪ್ರಣಿ ದುಕ್ಷಹ ಪರಿವಾಡಿ  
ಭಲ್ಲಣಿ ಜೀವ ಮ ವಾಹಿ ತುಹು ಅಪ್ಬಣಿ ಖಿಂಧಿ ಕುಹಾಡಿ ॥೧೩೩॥

ವಿಷಯ ಸುಖಾನಿ ದ್ವೇ ದಿವಸಕೇ ಪ್ರಣಿ: ದುಃಖಾನಾಂ ಪರಿಪಾಟಿ ।

ಭೂಂತ ಜೀವ ಮಾ ವಾಹಯ ತ್ವಂ ಆತ್ಮನಿ: ಸ್ವಂಧೇ ಕುತಾರಮ್ ॥೧೩೪॥

ವಿಷಯ ಇತ್ಯಾದಿ । ವಿಷಯಸುಹಂತಿನಿವಿಷಯಾನ್ವಿತಾ ದ್ವಿತೀರಾಗಪರಮಾನಂದ್ವೇ ಕ್ಷಭಾವಾತ್ ಪರಮಾತ್ಮ ಸುಖಾತ್ಮತ್ವಿಕೊಲಾನಿ ವಿಷಯಸುಖಾನಿ ಚೇ ದಿವಹಡಾ ದಿನದ್ವಯಸ್ಯಾಯಿನಿ ಭವಂತಿ । ಪ್ರಣಿ ಪ್ರಣಿ:

'ಯುಜ್' ಎಂದರೆ ಸಮಾಧಿಯಲ್ಲಿ ಚಿತ್ತವನ್ನ ಸೇರಿಸುವುದು. ಹೀಗೆ ಸಮಾಧಿಯ ಅರ್ಥವೆಳ್ಳಧಾತುವಿನಿಂದ ನಿಷ್ಪತ್ತನಾದ ಯೋಗಶಬ್ದದಿಂದ ವೀತರಾಗನಿವಿಕ್-ಕಲ್ಪಸಮಾಧಿಯಿಂದು ಹೇಳಲಾಗುತ್ತದೆ ಅಥವಾ ಅನಂತ ಜ್ಞಾನಾದಿಗಳರೂಪನಾದ ನಿಜಶುದ್ಧತ್ವನಲ್ಲಿ ಒಂದಾಗುವುದು-ಪರಿಣಮಿಸುವುದು ಅದು ಕೂಡ ಯೋಗವಿದೆ. ಇಂಥ ಯೋಗವು ಯಾರಿಗಿದೆ ಅವರು ಯೋಗಿಯಿದ್ದಾರೆ-ಧ್ಯಾನಿಯಿದ್ದಾರೆ-ತಪೋಧನರಿದ್ದಾರೆ. ಈ ಪ್ರಕಾರ ಯೋಗ ಶಬ್ದದ ಅರ್ಥ-ವಿದೆಯಿಂದು ಇಲ್ಲಿ ತಿಳಿಯಬೇಕು.

ಈಗ ಪಂಚೇಂದ್ರಿಯಗಳ ಸುಖದ ಅನಿತ್ಯತೆಯನ್ನ ದರ್ಶಿಸುತ್ತಾರೆ,-

### ಗಾಢ - ೧೩೫

**ಅನ್ವಯಾರ್ಥ :** - [ಭಲ್ಲಣಿ ಜೀವ] ಎಲ್ಲೆ ಮರುಳ ಜೀವನೇ ! ನೀನು [ವಿಷಯ-ಸುಹಂತಿ] ಈ ವಿಷಯ ಸುಖಗಳು [ಚೇ ದಿವಹಡಾ] ಎರಡು ದಿವಸಮಾತ್ರವಿವೆ. [ಪ್ರಣಿ] ಎರಡು ದಿವಸದನಂತರವಂತೂ [ದುಕ್ಷಹಂ ಪರಿವಾಡಿ] ಈ ವಿಷಯಗಳಂತೂ - ಈ ವಿಷಯಸುಖದ ಘಲದಲ್ಲಂತೂ ದುಃಖಿಗಳ ಪರಿಪಾಟಿಯೇ ಇದೆಯಿಂದು ತೀಳಿದುಕೊಂಡು [ತುಹುಂ] ನೀನು [ಅಪ್ಬಣಿ ಖಿಂದಿ ಕುಹಾಡಿ ಮ ವಾಹಿ] ನಿನ್ನ ಕತ್ತಿನ ಮೇಲೆ ಕೂಡಲಿ ಏಟು ಹಾಕಬೇಡ.

**ಭಾವಾರ್ಥ :** - ನಿವಿಷಯ ನಿತ್ಯ ಮತ್ತು ಒಂದು ವೀತರಾಗ ಪರಮಾನಂದವೇ ಸ್ವಭಾವವಿರುವಂಥ ಪರಮಾತ್ಮ ಸುಖದಿಂದ ಪ್ರತಿಕೊಲವಾದ ವಿಷಯಸುಖಗಳು ಎರಡು ದಿವಸ ಇರುವಂಥವಿವೆ. ಅನಂತರ ಎಂದರೆ

ವಿಷಯಸುಖವೆರಡುದಿವಸವಿದ್ದು ಮತ್ತೆ ದುಃಖದ ಪರಿಪಾಟಿಯಿದೆ ।

ವಿಷಮ ಕೂಡಲಿ ಹಾಕದಿರೆಲೆ ಮರುಳ ಜೀವ ತವರಣದಲಿ ನೀನು ॥೧೩೫॥

ಪಶ್ಚಾದ್ವಿನದ್ವಯಾನಂತರಂ ದುಕ್ಕಹಂ ಪರಿವಾಡಿ ಆತ್ಮಸುಖಿಮುರ್ವಿನ, ವಿಷಯಾಸಕ್ತೀನ ಜೀವೇನ ಯಾನ್ಯಪಾಚಿತಾನಿ ಪಾಪಾನಿ ತದುದಯಜನಿತಾನಾಂ ನಾರಕಾದಿದುಃಖಾನಾಂ ಪಾರಿಪಾಟೀ ಪ್ರಸ್ತಾವಃ ಏವಂ ಜ್ಞಾತಾಂತ್ರಾಭುಲ್ಲಳಿ ಜೀವಹೇ ಭಾಂತ ಜೀವಮ ವಾಹಿ ತುಹುಂ ಮಾ ನಿಷ್ಕಿಪತ್ತಮ್ | ಕರ್ಮ ಕುಹಾಡಿ ಕುಶಾರಮ್ | ಕ್ಷ್ಯಾತಿ ಅಪ್ರಾಣಿಲಿಂಧಿ ಆತ್ಮೀಯಸ್ಥಂಥೇ | ಅತ್ಯೇದಂ ವ್ಯಾಖ್ಯಾನಂ ಜ್ಞಾತಾಂತ್ರಿವಿಷಯಸುಲಿಂ ತ್ಯಕ್ತಾಂತ್ರಿತರಾಗಪರಮಾತ್ಮಾ ಸುಖೀ ಚ ಸ್ಥಿತಾಂತ್ರಿ ನಿರಂತರಂ ಭಾವನಾ ಕರ್ತವ್ಯೇತಿ ಭಾವಾಧರಃ ||೧೫||

ಅಧಾತ್ಮ ಭಾವನಾಧರಂ ಯೋಽಸೌ ವಿದ್ಯಮಾನವಿಷಯಾನ್ ತ್ಯಜತಿತಸ್ಯ ಪ್ರಶಂಸಾಂ ಕರೋತಿ-

ಸಂತಾ ವಿಷಯ ಚು ಪರಿಹರಣ ಬಲಿ ಕಿಜ್ಞಾಲಿ ಹಲು ತಾಸು |

ಸೋ ದಜವೇಣ ಜಿ ಮುಂಡಿಯಲು ಸೀಸು ವಿಡಿಲ್ಲಳಿ ಜಾಸು ||೧೬||

ಸತಃ ವಿಷಯಾನ್ ಯಃ ಪರಿಹರತಿ ಬಲಿಂ ಕರೋಮಿ ಅಹಂ ತಸ್ಯ |

ಸದ್ಯವೇನ ಏವ ಮುಂಡಿತಃ ಶೀಷಾಂ ವಿಲಾಷಂ ಯಸ್ಯ ||೧೭||

ಸಂತಾ ಇತ್ಯಾದಿ | ಸಂತಾ ವಿಷಯ ಕಟುಕವಿಷಪ್ತಿಖ್ಯಾನ್ ಕಿಂಪಾಕಫಲೋಪಮಾನಲಭ್ರಪೂರ್ವಾನಿರುಪ-  
ರಾಗಶುದ್ಧಾತ್ಮತತ್ತೋ ಹ್ಯಾಪಲಂಭರೂಪನಿಶ್ಚಯಧರ್ಮಾಚೋರಾನ್ ವಿದ್ಯಮಾನವಿಷಯಾನ್ ಜೋ ಪರಿಹರಣ ಯಃ

ಎರಡು ದಿವಸಗಳನಂತರ ಆತ್ಮಸುಖಿದಿಂದ ಬಹಿಮುರ್ವಿರಾದ ಜೀವರುಗಳು ತಾವು ಮಾಡಿದ ಪಾಪದ ಉದಯದಿಂದ ನರಕಾದಿಗಳ ದುಃಖಿದ ಪರಿಪಾಟಿಯೇ-ಪ್ರಸ್ತಾವವೇ ಬಂದುಬಿಡುತ್ತದೆಯೆಂದು ತಿಳಿದುಕೊಂಡು ಎಲ್ಲೆ ಭಾಂತ ಜೀವನೇ ! ನೀನು ನಿನ್ನ ಕತ್ತಿನ ಮೇಲೆಯೇ ಕೊಡಲಿ ಏಟನ್ನ ಹಾಕಿಕೊಳ್ಳಬೇಡ ಎಂದರೆ ವಿಷಯಗಳ ಸೇವನೆ ಮಾಡಬೇಡವೆಂಬ ಭಾವವು.

ಈ ವ್ಯಾಖ್ಯಾನವನ್ನು ತಿಳಿದುಕೊಂಡು ವಿಷಯಸುಖವನ್ನು ಬಿಟ್ಟುಕೊಟ್ಟು ಮತ್ತು ವಿಶೇಷಾಗಪರಮಾತ್ಮನ ಸುಖದಲ್ಲಿ ಸ್ಥಿರವಿದ್ದುಕೊಂಡು ನಿರಂತರ ಆತ್ಮಭಾವನೆ ಮಾಡಬೇಕೆಂಬುದು ಇಲ್ಲಿನ ಭಾವಾಧರವಿದೆ.

ಈಗ ಆತ್ಮ ಭಾವನೆಯ ಸಲುವಾಗಿ ವಿದ್ಯಮಾನ ವಿಷಯಗಳನ್ನು ತ್ಯಾಗಮಾಡಿದವರ ಪ್ರಶಂಸ ಮಾಡುತ್ತಾರೆ,-

### ಗಾಥೆ - ೧೭

**ಅನ್ವಯಾಧರ :** :- [ಜು] ಯಾವ ಜ್ಞಾನಿಯು [ಸಂತಾ ವಿಷಯ] ವಿದ್ಯಮಾನ ವಿಷಯಗಳನ್ನು [ಪರಿಹರಣ] ತ್ಯಾಗ ಮಾಡಿದ್ದಾನೆ. [ತಾಸು ಬಲಿ] ಅವನ ಪೂಜೆಯನ್ನು [ಹಲುಂ ಕಿಜ್ಞಾಲಿ] ನಾನು ಮಾಡುತ್ತೇನೆ ಎಂದರೆ ಅವನ ಮೇಲೆ ನಾನು ನಿವಾಳಿ ಹೋಗುತ್ತೇನೆ. [ಜಾಸು ಸೀಸು ವಿಡಿಲ್ಲಳಿ] ಯಾವನ ತಲೆಯು ಬೋಳು ಇದೆ [ಸೋ] ಅದಂತೂ [ದಜವೇಣ ಜಿ ಮುಂಡಿಯಲು] ದೃವದಿಂದಲೇ ಮುಂಡಿತವಿದೆಯೆಂದು ವಿದ್ಯಮಾನ ವಿಷಯದ ತ್ಯಾಗ ಮಾಡಿದವನ ಮೇಲೆ ದೃಷ್ಟಾಂತ ಹೇಳಿದ್ದಾರೆ.

ಸದ್ಯದ ವಿಷಯಗಳನು ತ್ಯಜಿಸಿದವನ ಪೂಜೆ ಮಾಡುವೆನು ನಾನು |

ಆದ್ಯದಿ ಬೋಳು ತಲೆಯಿರುವವನು ದೃವದಿಂದಲೇ ಮುಂಡಿತವಿಹನು ||೧೭||

ಪರಿಹರತಿ ಬಲಿ ಕಿಜ್ಞಣಂ ಹೆಲಂ ತಾಸು ಬಲಿಂ ಪೂಜಾಂ ಕರೋಮಿ ತಸ್ಯಾಹಮಿತಿ । ಶ್ರೀಯೋಗೀಂದ್ರದೇವಾಃ ಸ್ವಕೀಯಗುಣಾನುರಾಗಂ ಪ್ರಕಟಯಂತಿ । ವಿದ್ಯಮಾನವಿಷಯತ್ವಾಗೇ ದೃಷ್ಟಾಂತಮಾಹ । ಸೋ ದಳವೇಣ ಜಿ ಮುಂಡಿಯಲು ಸ ದೈವೇನ ಮುಂಡಿತಃ । ಸ ಕಃ । ಸೀಸು ಖಡಿಲ್ಲಿಲು ಜಾಸು ಶಿರಃ ಖಲ್ಲಾಟಂ ಯಸ್ಯೇತಿ । ಅತ್ಯ ಪೂರ್ವಕಾಲೇ ದೇವಾಗಮನಂ ದೃಷ್ಟಾಂತಸ್ವಾಂತಿರೂಪಂ ಧರ್ಮಾತ್ಮಿಶಯಂ ದೃಷ್ಟಾಂತ ಅವಧಿಮನಃಪರ್ಯಾಯ-ಕೇವಲಜ್ಞಾನೋತ್ಪತ್ತಿ ದೃಷ್ಟಾಂತ ಭರತಸಗರರಾಮಪಾಂಡವಾದಿಕಮನೇಕರಾಜಾಧಿರಾಜಮನಿಮುಕುಟಿಕರಣ-ಕಲಾಪಕುಂಬಿತಪಾದಾರವಿಂದಜಿನಧರ್ಮರತಂ ದೃಷ್ಟಾಂತ ಚ ಪರಮಾತ್ಮಾಭಾವನಾಥಂ ಕೇಳಿಕನ ವಿದ್ಯಮಾನವಿಷಯ-ತ್ವಾಗಂ ಕುರ್ವಂತಿ ತದ್ವಾವನಾರತಾನಾಂ ದಾನಪೂಜಾದಿಕಂ ಚ ಕುರ್ವಂತಿ ತತ್ತ್ವಜ್ಞಯಾಂ ನಾಸ್ತಿಜಿಧಾನೀಂ ಪುನರ್ ‘ದೇವಾಗಮಪರಿಹೀಕೇ ಕಾಲೇಽತ್ಪತ್ತಿಹೀನೇ ತು ಹಲಚಕ್ರಧರೋಜ್ಞಿತೇ ॥’ ಇತಿ ಶ್ಲೋಕದಿತಲಕ್ಷಣೇ ದುಷ್ಪಮಾಲೇ ಯತ್ವರ್ವಂತಿ ತದಾಶ್ಚಯಾಮಿತಿ ಭಾವಾರ್ಥಃ ॥११॥

ಅಥ ಮನೋಜಯೇ ಕೃತೇ ಸತೀಂದ್ರಿಯ ಜಯಃ ಕೃತೋ ಭವತಿತಿ ಪ್ರಕಟಯತಿ-

**ಭಾವಾರ್ಥ :-** ಅತ್ಯಂತ ಕಹಿ ವಿಷದಂಥ ಮತ್ತು ಕಂಪಾಕಫಲದ ಉಪಮೆಯುಳ್ಳ ಎಂದರೆ ನೋಡುವಲ್ಲಿ ಮನೋಜ್ಞವಾದ ವಿದ್ಯಮಾನ ವಿಷಯಗಳನ್ನು ಅವು ಅಲಬ್ಧಪೂರ್ವ ಎಂದರೆ ಮೊದಲೆಂದೂ ಪ್ರಾಪ್ತಮಾಡಿಕೊಳ್ಳಂಥ ನಿರುಪರಾಗ ಶುದ್ಧ ಆತ್ಮತತ್ವದ ಪ್ರಾಪ್ತಿರೂಪವಾದ ನಿಶ್ಚಯಿಧರ್ಮದ ಹೊರವಿವೆ ಅವನ್ನು ಯಾವ ಜ್ಞಾನಿಯು ಬಿಟ್ಟಿದ್ದಾನೆ ಅವನ ಪೂರ್ಜಯನ್ನು ನಾನು ಮಾಡುತ್ತೇನೆಂದು ಶ್ರೀಯೋಗೀಂದ್ರದೇವರು ವಿಷಯತ್ವಾಗಿಯ ಕುರಿತು ತಮ್ಮ ಗುಣಾನುರಾಗವನ್ನು ದರ್ಶಿಸಿದ್ದಾರೆ.

ಯಾವನ ತಲೆ ಬೋಳು ಇದೆ ಅವನು ದೈವದಿಂದಲೇ ಮುಂಡಿತನಿದ್ದಾನೆಂದು ವಿದ್ಯಮಾನ ವಿಷಯ ತ್ವಾಗಿಯ ಮೇಲೆ ದೃಷ್ಟಾಂತ ಹೇಳಿದ್ದಾರೆ.

ಪೂರ್ವಕಾಲದಲ್ಲಿ ದೇವಗಳ ಆಗಮನ ನೋಡಿ, ಸಪ್ತಮಿದ್ವಿರೂಪವಾದ ಧರ್ಮದ ಅತಿಶಯ ನೋಡಿ, ಅವಧಿಜ್ಞಾನ, ಮನಃಪರ್ಯಾಯಜ್ಞಾನ ಮತ್ತು ಕೇವಲಜ್ಞಾನದ ಉತ್ಪತ್ತಿಯನ್ನು ನೋಡಿ ಅವರುಗಳ ಚರಣಗಳ ರೂಪದ ಕಮಲಗಳಿಗೆ ಅನೇಕ ರಾಜಾಧಿರಾಜರುಗಳ ಮನಿಮುಕುಟದ ಕರಣಗಳು ಚುಂಬನ ಮಾಡುತ್ತಿದ್ದವು. ಅವರುಗಳ ಚರಣಾರವಿಂದದಲ್ಲಿ ದೊಡ್ಡದೊಡ್ಡ ರಾಜರುಗಳು ನತಮಸ್ತಕರಾಗುತ್ತಿದ್ದರು. ಮತ್ತು ಭರತ, ಸಗರ, ರಾಮ, ಹಂಡವ ಮೊದಲಾದವರು ಜಿನಧರ್ಮದಲ್ಲಿ ಅನುರಕ್ತರಾಗಿರುವುದನ್ನು ನೋಡಿ ಕೆಲವರು ಪರಮಾತ್ಮನ ಭಾವನೆಯ ಸಲುವಾಗಿ ವಿದ್ಯಮಾನ ವಿಷಯಗಳ ತ್ವಾಗ ಮಾಡುತ್ತಿದ್ದರು ಮತ್ತು ಪರಮಾತ್ಮನ ಭಾವನೆಯಲ್ಲಿ ರತರಿರುವವರಿಗೆ ದಾನ-ಪೂಜಾದಿಗಳನ್ನು ಮಾಡುತ್ತಿರುವುದರಲ್ಲಿ ಆಶ್ಚರ್ಯಯಾವಿಲ್ಲ. ಆದರೆ ಇಂದು ‘ಈ ಹಂಚಮ ಕಾಲದಲ್ಲಿ ದೇವಗಳ ಆಗಮನವಾಗುವುದಿಲ್ಲ, ಯಾವ ಅತಿಶಯಗಳು ನೋಡಲು ದೊರಕುವುದಿಲ್ಲ, ಕೇವಲಜ್ಞಾನ ವಾಗುವುದಿಲ್ಲ ಮತ್ತು ಬಲದೇವ, ಚಕ್ರವರ್ತಿಗಳ ಅಭಾವವಿದೆ’. ಈ ಪ್ರಕಾರ ಮೇಲಿನ ಶ್ಲೋಕದಲ್ಲಿ ಹೇಳಿದ ಲಕ್ಷಣವುಳ್ಳ ದುಷ್ಪಮಾಲಾಲದಲ್ಲಿ ವಿಷಯಗಳ ತ್ವಾಗ ಮಾಡುವವರು ಧನ್ಯರಿದ್ದಾರೆಂಬುದು ಇಲ್ಲಿನ ಭಾವಾರ್ಥವಿದೆ.

ಮನಸ್ಸುಗೆಲ್ಲವುದರಿಂದ ಇಂದ್ರಿಯಗಳನ್ನು ಜಯಿಸಿದಂತಾಗುತ್ತದೆಯೆಂದು ಈಗ ಪ್ರಕಟಮಾಡುತ್ತಾರೆ, -

ಪಂಚಹ ಣಾಯಕು ವಸಿಕರಹು ಜೀಣ ಹೋಂತಿ ವಸಿ ಅಣ್ಣಿ ।  
 ಮೂಲ ವಿಣಟ್ಟು ಇ ತರು-ವರಹ ಅವಸಭ ಸುಕ್ಷಿಂ ಪಣ್ಣಿ ॥೧೪೦॥  
 ಪಂಚಾನಾಂ ನಾಯಕಂ ವಶೀಕುರುತ ಯೀನ ಭವಂತಿ ವಶೀ ಅನ್ಯಾನಿ ।  
 ಮೂಲೇ ವಿನಷ್ಟೇ ತರುವರಸ್ಯ ಅವಶ್ಯಂ ಶುಷ್ಟಂತಿ ಪಣಾನಿ ॥೧೪೦॥

ಪಂಚಹಂ ಇತ್ಯಾದಿ ಪದಶಿಂಡನಾರೂಹೇಣ ವ್ಯಾಖ್ಯಾನಂ ಕ್ತಿಯತೇ । ಪಂಚಹಂ ಪಂಚಜ್ಞಾನಪ್ರತಿಪಕ್ಷ-  
 ಭೂತಾನಾಂ ಪಂಚೀಂದ್ರಿಯಾಣಾಂ ಣಾಯಕು ರಾಗಾದಿವಿಕಲ್ಪರ್ಹಿತಪರಮಾತ್ಮ ಭಾವನಾಪ್ರತಿಕೂಲಂ ದೃಷ್ಟಾಂತಾನು-  
 ಭೂತಭೋಗಾಕಾಂಕ್ಷಾರೂಪಪ್ರಭೃತಿಸಮಸ್ತಾಪಥಧ್ಯಾನಜನಿತವಿಕಲ್ಪಜಾಲರೂಪಂ ಮನೋನಾಯಕಂ ಹೇ ಭವಾಃ:  
 ವಸಿಕರಹು ವಿಶಿಷ್ಟ ಭೇದಭಾವನಾಂಕುಶಬಲೇನ ಸಾಫ್ಧೀನಂ ಕುರುತೇ । ಯೀನ ಸಾಫ್ಧೀನೇನ ಕಿಂ ಭವತಿ । ಜೀಣ  
 ಹೋಂತಿ ವಸಿ ಅಣ್ಣಿ ಯೀನ ವಶೀಕೃತೇನಾನ್ಯಾನೀಂದ್ರಿಯಾಳ ವಶೀಭವಂತಿ । ದೃಷ್ಟಾಂತಪೂರ್ವ । ಮೂಲವಿಣಟ್ಟಿಇ  
 ತರುವರಹಂ ಮೂಲೇ ವಿನಷ್ಟೇ ತರುವರಸ್ಯ ಅವಸಭಂ ಸುಕ್ಷಿಂ ಪಣ್ಣಿ ಅವಶ್ಯಂ ನಿಯಮೇನ ಶುಷ್ಟಂತಿ ಪಣಾನಿ  
 ಇತಿ । ಅಯಮತ್ತ ಭಾವಾಧಾರಃ । ನಿಜಶುದ್ಧಾತ್ಮತತ್ತ ಭಾವನಾಧಾರಂ ಯೀನ ಕೇನಚಿತ್ತಕಾರೇಣ ಮನೋಜಯಃ

### ಗಾಢ - ೧೪೦

**ಅನ್ನಯಾಧರ :**- ಎಲ್ಲ ಭವ್ಯರೇ ! ಹೇಗೆ [ತರು-ವರಹಂ ಮೂಲ ವಿಣಟ್ಟು ಇ] ವೃಕ್ಷದ ಮೂಲವು  
 ನಾಶವಾದರೆ [ಪಣ್ಣಿ ಅವಸಭಂ ಸುಕ್ಷಿಂ] ಅದರ ಎಲೆಗಳು ನಿಶ್ಚಿತವಾಗಿ ಒಣಿಹೋಗುತ್ತವೆ ಹಾಗೆ [ಪಂಚಹಂ  
 ಣಾಯಕು] ಪಂಚೀಂದ್ರಿಯಗಳ ನಾಯಕವಾದಂಥ ಮನಸ್ಸನ್ನ [ವಸಿಕರಹು] ನೀವು ವಶದಲ್ಲಿಟ್ಟಕೊಳ್ಳಿರಿ [ಜೀಣ]  
 ಅದರಿಂದ (ಮನಸ್ಸು ವಶದಲ್ಲಿಟ್ಟಕೊಳ್ಳುವುದರಿಂದ) [ಅಣ್ಣಿ] ಅನ್ಯ ಪಂಚೀಂದ್ರಿಯಗಳು ಕೂಡ [ವಸಿ ಹೋಂತಿ]  
 ವಶವಾಗಿ ಹೋಗುತ್ತವೆ.

**ಭಾವಾಧರ :**- ಎಲ್ಲ ಭವ್ಯರೇ ! ನೀವು ರಾಗ ಮೋದಲಾದ ವಿಕಲ್ಪಗಳಿಂದ ರಹಿತನಾದ ಪರಮಾತ್ಮನ  
 ಭಾವನೆಯಿಂದ ಪ್ರತಿಕೂಲವಾದಂಥ ನೋಡಿದ, ಕೇಳಿದ ಮತ್ತು ಭೋಗಗಳ ಆಕಾಂಕ್ಷೆಯಿಂದ ಹಿಡಿದು ಅನುಭವಿಸಿದ  
 ಸಮಸ್ತ ಅಪಥ್ಯಾನಜನಿತ ವಿಕಲ್ಪಜಾಲರೂಪಗಳನ್ನು ಮತ್ತು ಐದು ಜ್ಞಾನಗಳ ಪ್ರತಿಪಕ್ಷಭೂತಗಳಾದ ಪಂಚೀಂದ್ರಿಯಗಳ  
 ಮನಸ್ಸರೂಪದ ನಾಯಕನನ್ನು ವಿಶಿಷ್ಟಭೇದಭಾವನಾರೂಪವಾದ ಅಂಕುಶದ ಬಲದಿಂದ ಸಾಫ್ಧೀನ ಮಾಡಿಕೊಳ್ಳಿರಿ.  
 ಅದನ್ನು ಎಂದರೆ ಮನಸ್ಸನ್ನು ಸಾಫ್ಧೀನಪಡಿಸಿಕೊಳ್ಳುವುದರಿಂದ ವಶದಲ್ಲಿಟ್ಟಕೊಳ್ಳುವುದರಿಂದ ಇಂದ್ರಿಯಗಳು  
 ವಶವಾಗುತ್ತವೆ. ವೃಕ್ಷದ ಮೂಲವು ನಷ್ಟವಾದರೆ ‘ಎಲೆಗಳು’ ನಿಶ್ಚಿತವಾಗಿ ಒಣಿಹೋಗುತ್ತವೆಯಂಬ ದೃಷ್ಟಾಂತವನ್ನು  
 ಇಲ್ಲಿ ನಮೂದಿಸಿದ್ದಾರೆ.

ನಿಜಶುದ್ಧಾತ್ಮತತ್ತದ ಭಾವನೆಯ ಸಲುವಾಗಿ ಯೀನ ಕೇನ ವೃಕಾರೇಣ ಎಂದರೆ ಯಾವುದೇ ಪ್ರಕಾರದಿಂದ  
 ಬೇಕಾದ ಉಪಾಯದಿಂದ ಮನೋಜಯ ಎಂದರೆ ಮನಸ್ಸನ್ನು ಗೆಲ್ಲಬೇಕಾಗುವುದು, ಅದನ್ನು ಮಾಡುವುದರಿಂದ  
 ಮನಸ್ಸನ್ನು ಗೆಲ್ಲುವುದರಿಂದ ಜಿತೀಂದ್ರಿಯನಾಗುತ್ತಾನೆ. ಆ ಪ್ರಕಾರ ಬೇರೆಡೆಗೆ ಹೇಳಿಯೂ ಇದ್ದಾರೆ - ‘ಯಾವ

ಐದರ ನಾಯಕನನು ವಶಕರಿಸಿದರೆ ಉಳಿದವು ವಶವಾಗುವವು ॥  
 ಮೋದಲು ತರುಮೂಲನಾಶವಾದರೆ ಎಲೆ ತಾನೆ ಒಣಿಹೋಗುವವು ॥೧೪೦॥

ಕರ್ತವ್ಯಃ ತಸ್ಮಿನ್ ಕೃತೇ ಜಿತೇಂದ್ರಿಯೋ ಭವತಿ । ತಥಾ ಚೋಕ್ತಮ್-ಯೀನೋಪಾಯೀನ ಶಕ್ಯೇತ ಸನ್ನಿಯಂತಂ  
ಚಲಂ ಮನಃ । ಸ ಏಪೋಪಾಸನೀಯೋರತ್ತ ನ ಜೈವ ವಿರಮೇತ್ತತಃ ॥’ ॥೧೪೦॥

ಅಥ ಹೇ ಜೀವ ವಿಷಯಾಸಕ್ತಃ ಸನ್ ಕಿಯಂತಂ ಕಾಲಂ ಗಮಿಷ್ಯಸೀತಿ ಸಂಚೋಧಯತಿ-

ವಿಷಯಾಸತ್ತಲು ಜೀವ ತುಹು ಕಿತ್ತಿಲು ಕಾಲು ಗಮಿಸಿ ।

ಸಿವ -ಸಂಗಮು ಕರಿ ಜೆಚ್ಚಲಲು ಅವಸ್ಥ ಮುಕ್ತು ಲಹಿಸಿ ॥೧೪೧॥

ವಿಷಯಾಸಕ್ತಃ ಜೀವ ತ್ವಂ ಕಿಯಂತಂ ಕಾಲಂ ಗಮಿಷ್ಯಸಿ ।

ಶಿವಸಂಗಮಂ ಕುರು ನಿಶ್ಚಲಂ ಅವಶ್ಯಂ ಮೋಕ್ಷಂ ಲಭಸೇ ॥೧೪೧॥

ವಿಷಯ ಇತ್ಯಾದಿ । ವಿಷಯಾಸತ್ತಲು ಶುದ್ಧಾತ್ಮಭಾವನೋತ್ಸವೀತರಾಗಪರಮಾನಂದಸ್ಯಂದಿಪಾರಮಾಧಿಕ-  
ಸುಖಾನುಭವರಹಿತತ್ವೇನ ವಿಷಯಾಸಕ್ತೋ ಭೂತ್ವಾಜೀವ ಹೇ ಅಭ್ರಾನಿಜೀವ ತುಹುಂ ತ್ವಂ ಕಿತ್ತಿಲು ಕಾಲು ಗಮಿಸಿ  
ಕಿಯಂತಂ ಕಾಲಂ ಗಮಿಷ್ಯಸಿ ಬಹಿಮೂರ್ಖಭಾವೇನ ನಯಸಿ । ತರ್ಹಿ ಕಿಂ ಕರೋಮಿತ್ವಾಸ್ಯ ಪ್ರತ್ಯತ್ರಮಾಹ  
। ಸಿವಸಂಗಮು ಕರಿ ಶಿವಭಿಷಿಂಘಾಜ್ಞೋ ಯೋರಸೌ ಕೇವಲಜ್ಞಾನದರ್ಶನಸಭಾವಸ್ಥಕೀಯಶುದ್ಧಾತ್ಮಾತ್ಮಾ ತತ್ತ ಸಂಗಮಂ  
ಸಂಶಗರಂ ಕುರು । ಕಥಂಭೂತಮ್ । ಜೆಚ್ಚಲಲು ಫೋರೋಪಸಗರಪರೀಷಹಪ್ರಸ್ತಾವೇತಪಿ ಮೇರುವನ್ನಿಜ್ಞಲಂ

ಉಪಾಯದಿಂದ ಚಂಚಲವಾದ ಮನಸ್ಸನ್ನ ಸಂಯವಿತ ಮಾಡುವ ಶಾಧ್ಯತೆಯಿದೆ ಆ ಉಪಾಯದ ಉಪಾಸನೆ  
ಯನ್ನ ಇಲ್ಲಿಯೇ ಮಾಡಬೇಕು, ಆದರೆ ಆ ಉಪಾಯ ಮಾಡುವಾಗ ಸಿಕ್ಕಬೀಳಬಾರದು, ಉಪಾಯವನ್ನ ಬಿಟ್ಟ  
ಕೊಡಲಾಬಾರದು.

ಎಲ್ಲೆ ಜೀವನೇ ! ನೀನು ವಿಷಯಾಸಕ್ತನಾಗಿ ಇನ್ನೂ ಅದೆಷ್ಟುಕಾಲಕಳೆಯಬೇಕನ್ನವೆಯಿಂದು ಈಗ  
ಸಂಚೋಧಿಸುತ್ತಾರೆ,-

### ಾಧೆ - ೧೪೧

**ಅನ್ವಯಾರ್ಥ :** - [ಜೀವ] ಎಲ್ಲೆ ಅಭ್ರಾನಿಯಾದ ಜೀವನೇ ! [ತುಹುಂ] ನೀನು [ವಿಷಯಾಸತ್ತಲು]  
ವಿಷಯಗಳಲ್ಲಿ ಆಸಕ್ತನಾಗಿ [ಕಿತ್ತಿಲು ಕಾಲು ಗಮಿಸಿ] ಅದೆಷ್ಟುಕಾಲವನ್ನ ಕಳೆಯಬೇಕೆಂದರುವೆ ? ಈಗಲಾದರೂ  
ನೀನು [ಜೆಚ್ಚಲಲು ಸಿವ-ಸಂಗಮು ಕರಿ] ನಿಶ್ಚಲನಾಗಿ ಶಿವಸಂಗಮ-ಶಿವಸಂಸಗರ ಎಂದರೆ ಶುದ್ಧಾತ್ಮನ  
ಅನುಭವ ಮಾಡಿಕೊಳ್ಳು, ಅದರಿಂದ ನೀನು [ಅವಸ್ಥಾ] ಅವಶ್ಯವಾಗಿ [ಮುಕ್ತು ಲಹಿಸಿ] ಮೋಕ್ಷ ಪಡೆಯುವೆ.

**ಭಾವಾರ್ಥ :** - ಎಲ್ಲೆ ಅಭ್ರಾನಿಯಾದ ಜೀವನೇ ! ನೀನು ಶುದ್ಧಾತ್ಮನ ಭಾವನೆಯಿಂದ ಉತ್ಪನ್ನವಾದ  
ವಿತರಾಗ ಪರಮಾನಂದವು ಸುರಿಯುವ ಪಾರಮಾಧಿಕ ಸುಖದ ಅನುಭವದಿಂದ ರಹಿತನಾಗಿ ವಿಷಯಾಸಕ್ತ  
ನಾಗುತ್ತ ಅದೆಷ್ಟುಕಾಲ ಕಳೆಯಬಯಸಿರುವೆ ? ಬಹಿಮೂರ್ಖಭಾವದಿಂದ ಇನ್ನೂ ಅದೆಷ್ಟುಕಾಲ  
ಕಳೆಯಬೇಕೆಂದರುವೆ?

ಜೀವ ನೀನು ವಿಷಯಾಸಕ್ತನಾಗಿನ್ನದೆಷ್ಟು ಕಾಲ ಕಳೆಯುವೆ ।

ಶಿವಸಂಗಮಾಡುವನಿಶ್ಚಲದಿ ಅದರಿಂದವಶ್ಯಮೋಕ್ಷಪಡೆಯುವೆ ॥೧೪೧॥

ತೇನ ನಿಶ್ಚಲಾತ್ಮಧ್ಯಾನೇನ ಅವಸಳಂ ಮುಕ್ಕು ಲಹಿಸಿ ನಿಯಮೇನಾನಂತಭ್ಜಾನಾದಿಗುಣಾಸ್ಪದಂ ಮೋಕ್ಷಂ ಲಭಸೇ  
ತ್ವಮಿತಿ ತಾತ್ಪರ್ಯಮಾ ॥१४॥

ಅಥ ಶಿವಭ್ರಂಷಾಷ್ಟಕುದಾತ್ಮ ಸಂಸರ್ಗತ್ಯಾಗಂ ಮಾ ಕಾಷಿಸ್ತ್ವಾಮಿತಿ ಪುನರಪಿ ಸಂಭೋಧಯತಿ-

ಇಹು ಸಿವ-ಸಂಗಮು ಪರಿಹರಿವಿ ಗುರುವಡ ಕಹಿ ಏ ಮಿ ಜಾಹಿ ।

ಜೇ ಸಿವ-ಸಂಗಮು ಲೀಣ ಇವಿ ದುಕ್ಕು ಸಹಂತಾ ವಾಹಿ ॥१५॥

ಇಮಂ ಶಿವಸಂಗಮಂ ಪರಿಹೃತ್ಯ ಗುರುವರ ಕಾಷಿ ಮಾ ಗಚ್ಛ ।

ಯೇ ಶಿವಸಂಗಮೇ ಲೀನಾ ಸೈವ ದುಃಖಂ ಸಹಮಾನಾಃ ಪಶ್ಯ ॥१६॥

ಇಹು ಇತ್ಯಾದಿ । ಇಹು ಇಮಂ ಪ್ರತ್ಯಕ್ಷೇಭೂತಂ ಶಿವಸಂಗಮಂ ಶಿವಸಂಸರ್ಗಂ ಶಿವಭ್ರಂಷಾಚ್ಯೋದನಂತ-  
ಭ್ಜಾನಾದಿಸ್ವಭಾವಃ ಸ್ವಕುದಾತ್ಮಾ ತಸ್ಯ ರಾಗಾದಿರಹಿತಂ ಸಂಬಂಧಂ ಪರಿಹರಿವಿ ಪರಿಹೃತ್ಯ ತ್ಯಕ್ತಾ ಗುರುವಡ ಹೇ  
ತಪೋಧನ ಕಹಿಂ ಏ ಮಿ ಜಾಹಿ ಶುದಾತ್ಮಭಾವನಾಪ್ರತಿಪಕ್ಷಭೂತೇ ಮಿಥಾತ್ಮರಾಗಾದೌ ಕಾಷಿ ಗಮನಂ ಮಾಕಾಷಿಃ ।  
ಜೇ ಸಿವಸಂಗಮು ಲೀಣ ಇವಿ ಯೇ ಕೇಳನ ವಿಷಯಕಷಾಯಾಧೀನತಯಾ ಶಿವಭ್ರಂಷಾಚ್ಯೇ ಸ್ವಕುದಾತ್ಮನಿ

‘ಹಾಗಾದರೆ ಈಗೇನು ಮಾಡಲೆಂ’ಬ ಪ್ರಶ್ನೆಯ ಉತ್ತರವಾಗಿ ಹೀಗೆ ಹೇಳುತ್ತಾರೆ-‘ಶಿವ’ ಶಬ್ದದಿಂದ  
ವಾಚ್ಯನಾದಂಥ ಮತ್ತು ಕೇವಲಭ್ಜಾನದರ್ಶನಸ್ವಭಾವಿಯಾದ ಯಾವ ಈ ನಿನ್ನ ಶುದಾತ್ಮನಿದಾನೇ ಅವನ ಸಂಪರ್ಕವನ್ನು  
ಎಂದರೆ ನಿಶ್ಚಲವಾದ ಧ್ಯಾನವನ್ನು ಎಂಥ ಘೋರ ಉಪಸರ್ಗ ಮತ್ತು ಘೋರ ಪರೀಷಹಗಳ ಪ್ರಸಂಗವು  
ಬಂದುಬಿದ್ದರೂ ಕೂಡ ಮೇರುವಿನಂತೆ ನಿಶ್ಚಲನಾಗಿ ಮಾಡು ಅಂಥ ನಿಶ್ಚಲವಾದ ಆತ್ಮಧ್ಯಾನದಿಂದ ನೀನು  
ಅನಂತಭ್ಜಾನ ಮೊದಲಾದ ಗುಣಗಳ ಸ್ಥಾನವಾದಂಥ ಮೋಕ್ಷವನ್ನು ಅವಶ್ಯವಾಗಿ ಪಡೆಯುವೆಯಿಂಬುದು ಇಲ್ಲಿನ  
ತಾತ್ಪರ್ಯವಿದೆ.

‘ಶಿವ’ ಶಬ್ದದಿಂದ ವಾಚ್ಯನಾದಂಥ ನಿಜಶುದಾತ್ಮನ ಸಂಪರ್ಕವನ್ನು ನೀನು ಬಿಡಬೇಡವೆಂದು ಈಗ ಮತ್ತೆ  
ಸಂಭೋಧಿಸುತ್ತಾರೆ,-

### ಗಾಢ - १६

**ಅನ್ವಯಾರ್ಥ :** - [ಗುರುವಡ] ಎಲ್ಲೆ ತಪೋಧನನೇ ! [ಇಹು ಸಿವ-ಸಂಗಮು ಪರಿಹರಿವಿ] ಈ  
ಶಿವನ ಸಂಗಮ ಎಂದರೆ ಶುದಾತ್ಮನ ಸಂಬಂಧವನ್ನು ಬಿಟ್ಟುಕೊಟ್ಟು ನೀನು [ಕಹಿಂ ಏ ಮಿ ಜಾಹಿ] ಬೇರೆಲ್ಲಿಯೂ  
ಹೋಗಬೇಡ, [ಜೇ] ಯಾರು [ಸಿವ-ಸಂಗಮು ಲೀಣ ಇವಿ] ನಿಜಶುದಾತ್ಮನಲ್ಲಿ ಲೀನರಿಲ್ಲ ಅವರು [ದುಕ್ಕು  
ಸಹಂತಾ ವಾಹಿ] ದುಃಖ ಸಹಿಸುತ್ತಿರುವುದನ್ನು ನೀನು ನೋಡು.

**ಭಾವಾರ್ಥ :** - ಎಲ್ಲೆ ತಪೋಧನನೇ ! ನೀನು ಈ ಪ್ರತ್ಯಕ್ಷೇ ಶಿವಸಂಸರ್ಗವನ್ನು ಎಂದರೆ ‘ಶಿವ’ ಶಬ್ದದಿಂದ  
ವಾಚ್ಯನಾದಂಥ ಅನಂತಭ್ಜಾನಾದಿಗಳ ಸ್ವಭಾವವುಳ್ಳ ನಿಜಶುದಾತ್ಮನ ರಾಗಾದಿಗಳಿಂದ ರಹಿತವಾದ ಸಂಬಂಧವನ್ನು

ಶಿವಸಂಗವನು ಪರಿಹರಿಸಿ ಬೇರೆಲ್ಲಿ ಹೋಗದಿರೆಲೆ ಗುರುವರನೆ !

ಶಿವಸಂಗದಲೆ ಲೀನನಿಲ್ಲದವನು ದುಃಖಸಹಿಸುತ್ತಿಹನನೋಡು ॥१६॥

ಲೀನಾಸ್ತನ್ಯಯಾ ವ ಭವಂತಿ ದುಕ್ಕು ಸಹಂತಾ ವಾಹಿ ವ್ಯಾಕುಲತ್ತುಳಕ್ಷಣಂ ದುಕ್ಕಂ ಸಹಮಾನಾಸ್ಪಂತಃ ಪಶ್ಯೇತಿ ।  
ಅತ್ಯ ಸ್ವಕೀಯದೇಹೇ ನಿಶ್ಚಯನಯೀನ ತಿಷ್ಟತಿ ಯೋಽಸೌ ಕೇವಲಜ್ಞಾನಾದ್ವನಂತಗುಣಸಹಿತಃ ಪರಮಾತ್ಮಾ ಸ ಏವ  
ಶಿವಶಬ್ದತ್ವೇನ ಸರ್ವತ್ರ ಜ್ಞಾತಪ್ರೋಽ ನಾನ್ಯಃ ಕೋಽಪಿ ಶಿವನಾಮಾ ವ್ಯಾಪ್ತೇಕೋ ಜಗತ್ತತ್ವೇತಿ ಭಾವಾಧಾರಃ  
॥೧೪॥

ಅಥ ಸಮೃದ್ಧಾರ್ಥಭಾಷ್ಯಂ ದರ್ಶಾಯತಿ-

ಕಾಲು ಅಣಾಜಿ ಅಣಾಜಿ ಜೀಲಿ ಭವ-ಸಾಯರು ವಿ ಅಣಂತು ।  
ಜೀವಿಂ ಬಿಣ್ಣಿ ಇ ಪತ್ತಾಜಿ ಜೀಲಿ ಸಾಮಿಲಿ ಸಮೃತ್ವಂ ॥೧೪॥

ಕಾಲಃ ಅನಾದಿಃ ಅನಾದಿಃ ಜೀವಃ ಭವಸಾಗರೋಽಪಿ ಅನಂತಃ ।  
ಜೀವೇನ ದ್ವೇ ನ ಪ್ರಾಪ್ತೇ ಜನಃ ಸಾಮ್ಯೀ ಸಮೃದ್ಧಾರ್ಥಃ ॥೧೪॥

ಕಾಲು ಇತ್ಯಾದಿ । ಕಾಲು ಅಣಾಜಿ ಗತಕಾಲೋ ಅನಾದಿಃ ಅಣಾಜಿ ಜೀಲಿ ಜೀವೋಽಪ್ಯಾದಿಃ  
ಭವಸಾಯರು ವಿ ಅಣಂತು ಭವಃ ಸಂಸಾರಸ್ಯ ಏವ ಸಮುದ್ರಃ ಸೋಽಪ್ಯಾದಿರನಂತರ್ಜ್ಞಃ । ಜೀವಿಂ ಬಿಣ್ಣಿ ಇ ಪತ್ತಾಜಿಂ ಏವಮನಾದಿಕಾಲೇ ಮಿಥ್ಯಾತ್ಮರಾಗಾದ್ವಧಿನತಯಾ ನಿಜಶುದ್ಧಾತ್ಮಭಾವನಾಚ್ಯುತೇನ ಜೀವೇನ ದ್ವಯಂ

ಬಿಷ್ಟುಕೊಟ್ಟ ಶುದ್ಧಾತ್ಮಭಾವದಿಂದ ಪ್ರತಿಪಟ್ಟಭಾತಗಳಾದ ಮಿಥ್ಯಾತ್ಮಃ ರಾಗ ಮೊದಲಾದಪ್ರಗಳಲ್ಲಿ ಒಂದಿಷ್ಟು  
ಗಮನ ಮಾಡಬೇಡ. ವಿಷಯಕವಾಯಗಳ ಅಧೀನರಾಗವುದರಿಂದ ‘ಶಿವ’ ಶಬ್ದದಿಂದ ವಾಚ್ಯನಾದಂಥ  
ನಿಜಶುದ್ಧಾತ್ಮನಲ್ಲಿ ಲೀನ-ತನ್ಯಯರಾಗದವರು ವ್ಯಾಕುಲತೆಯ ಲಕ್ಷಣವುಳ್ಳಂಥ ದುಃಖವನ್ನ ಸಹನೆ  
ಮಾಡುತ್ತಿದ್ದಾರೆಂಬುದನ್ನ ನೀನು ಕಣ್ಣರೆದು ನೋಡು.

ನಿಶ್ಚಯನಯದಿಂದ ತನ್ನ ದೇಹದಲ್ಲಿ ಯಾವ ಕೇವಲಜ್ಞಾನ ಮೊದಲಾದ ಅನಂತಗುಣಸಹಿತನಾದ  
ಪರಮಾತ್ಮನು ವಾಸಿಸುತ್ತಿದ್ದಾನೆ ಅವನನ್ಯೇ ‘ಶಿವ’ ಶಬ್ದದಿಂದ ಎಲ್ಲಾಡೆಗೆ ತಿಳಿಯಬೇಕು, ಆದರೆ ‘ಶಿವ’ ಶಬ್ದದಿಂದ  
ಬೇರೆ ಯಾವ ‘ಶಿವ’ ನಾಮದ ಓವ್ರ ಜಗದ್ವಾಸ್ಪಿಯಾದ ಜಗತ್ತತ್ವವೆಂದು ತಿಳಿದುಕೊಳ್ಳಬಾರದೆಂಬುದು ಇಲ್ಲಿನ  
ಭಾವಾಧಾರಿದೆ.

ಈಗ ಸಮೃದ್ಧಾರ್ಥಭಾಷ್ಯಂ ದುರ್ಬಿಂದಿಯನ್ನ ದರ್ಶಿಸುತ್ತಾರೆ,-

**ಗಾಥೆ - ೧೪**

ಅನ್ಯಯಾಧಾರಃ :- [ಕಾಲು ಅಣಾಜಿ] ಕಾಲವು ಅನಾದಿಯಿದೆ. [ಜೀಲಿ ಅಣಾಜಿ] ಜೀವಗಳು  
ಅನಾದಿಯಿವ ಮತ್ತು [ಭವ-ಸಾಯರು ವಿ] ಭವ ಸಮುದ್ರವು ಕೂಡ [ಅಣಂತು] ಅನಾದಿ-ಅನಂತವಿದೆ,  
ಆದರೆ ಅನಾದಿಕಾಲದಿಂದ [ಜೀವಿಂ] ಜೀವನಿಗೆ [ಜೀಲಿ ಸಾಮಿಲಿ ಸಮೃತ್ವಂ ಬಿಣ್ಣಿ] ಜಿನರಾಜ ಸಾಮ್ಯಿ ಮತ್ತು  
ಸಮೃದ್ಧಾರ್ಥಭಾಷ್ಯಂ ಇವೆರಡು [ಇ ಪತ್ತಾಜಿಂ] ದೊರಕಿಲ್ಲ-ಪ್ರಾಪ್ತವಾಗಲಿಲ್ಲ.

ಜೀವ ಅನಾದಿ ಕಾಲಅನಾದಿ ಭವಸಾಗರಸಹ ಅನಂತವಿದೆ ।

ಜೀವನು ಜಿನವರದೇವ ಸಮೃದ್ಧಾರ್ಥಭಾಷ್ಯಂ ವಿವೇರದನು ಪಡೆಯಲಿಲ್ಲ ॥೧೪॥

ನ ಲಬ್ಧವ್ಯಾ | ದ್ವಾರ್ಯಂ ಕಿರ್ಮಾ | ಜಿಣಿ ಸಾಮಿಲು ಸಮೃತ್ತು ಅನಂತಭ್ರಾನಾದಿಚತುಷ್ಪಾಯಸಹಿತಃ ಕ್ಷುಧಾದ್ಯಷ್ಟಾದಶದೋಷರಹಿತೋ ಜಿನಸ್ವಾಮೀ ಪರಮಾರಾಧ್ಯಃ ‘ಸಿವಸಂಗಮು ಸಮೃತ್ತು’ ಇತಿ ಪಾಠಾಂತರೇ ಸ ಏವ ಶಿವಶಿಫ್ಲವಾಚ್ಯೋ ನ ಚಾನ್ಯಃ ಪುರುಷವಿಶೇಷಃ, ಸಮೃತ್ತ ಶಿಂಧೀನ ತು ನಿಶ್ಚಯೀನ ಶುದ್ಧಾತ್ಮಾನುಭೂತಿಲಕ್ಷಣಂ ವೀತರಾಗಸಮೃತ್ತಪ್ರಮೋ, ವ್ಯವಹಾರೇಣ ತು ವೀತರಾಗಸರ್ವಜ್ಞಪ್ರಣೀತಸದ್ವಾದ್ವಾದ್ವಾನರೂಪಂ ಸರಾಗಸಮೃತ್ತಂ ಚೀತಿ ಭಾವಾಧರಃ ||೧೪೩||

ಅಥ ಶುದ್ಧಾತ್ಮ ಸಂವಿತಿ ಸಾಧಕತಪಶ್ಚರಣಪ್ರತಿಪಕ್ಷಭೂತಂ ಗೃಹವಾಸಂ ದೂಷಯತಿ-

**ಫುರ-ವಾಸಲು ಮಾ ಜಾಣಿ ಜಿಯ ದುಕ್ಷಿಯ-ವಾಸಲು ಏಹು |**

**ಪಾಸು ಕಯಂತೇ ಮಂಡಿಯಲು ಅವಿಚಲು ಣಸ್ವಂದೇಹು ||೧೪೪||**

ಗೃಹವಾಸಂ ಮಾ ಜಾನೀಹಿ ಜೀವ ದುಷ್ಯತ್ವಾಸ ಏಹಃ |

**ಪಾಶಃ ಕೃತಾಂತೇನ ಮಂಡಿತಃ ಅವಿಚಲಃ ನಿಸ್ವಂದೇಹಮ್ ||೧೪೫||**

ಫುರವಾಸಲು ಇತ್ಯಾದಿ | ಫುರವಾಸಲು ಗೃಹವಾಸಮ್ ಅತ್ರ ಗೃಹಶಿಂಧೀನ ವಾಸಮುಖ್ಯಭೂತಾ ಸ್ತೀ ಗ್ರಾಹಾ | ತಥಾ ಚೋಕ್ತಮೋ-‘ನ ಗೃಹಂ ಗೃಹಮಿತ್ಯಾಗ್ರಹಿಣೀ ಗೃಹಮುತ್ಸುತೇ’ ಮಾ ಜಾಣಿ ಜಿಯ ಹೇ

**ಭಾವಾಧರ :**- ಅತೀತಕಾಲವು ಅನಾದಿಯಿದೆ, ಜೀವನು ಕೂಡ ಅನಾದಿಯಿದ್ದಾನೆ ಮತ್ತು ಸಂಸಾರರೂಪದ ಸಮುದ್ರವು ಕೂಡ ಅನಾದಿ-ಅನಂತವಿದೆ. ಹೀಗೆ ಅನಾದಿಕಾಲದಲ್ಲಿ ಮಿಥ್ಯಾತ್ಮ ರಾಗಾದಿಗಳ ಆಧೀನತೆಯಿಂದ ನಿಜಶುದ್ಧಾತ್ಮನಿಂದ ಚ್ಯಾತನಾದ ಜೀವನಿಗೆ ಎರಡು ವಸ್ತುಗಳು ಮಾತ್ರ ದೊರಕಿಲ್ಲ. ೧) ಅನಂತಭ್ರಾನಾದಿ ಚತುಷ್ಪಾಯ ಸಹಿತರು ಮತ್ತು ಕುಢೆ ಮೊದಲಾದ ಹದಿನೆಂಟು ದೋಷಗಳಿಂದ ರಹಿತರಾದ ಜಿನಸ್ವಾಮಿಗಳು ಅವರು ಪರಮಾರಾಧ್ಯರಿದ್ದಾರೆ. ೨) ‘ಸಮೃತ್ತಪ್ರ’ ಶಬ್ದದಿಂದ ನಿಶ್ಚಯದಿಂದ ಶುದ್ಧಾತ್ಮಾನುಭೂತಿ ಲಕ್ಷಣಾದ ವೀತರಾಗಸಮೃತ್ತಪ್ರಮತ್ತ ವ್ಯವಹಾರದಿಂದ ವೀತರಾಗಸರ್ವಜ್ಞಪ್ರಣೀತಸದ್ವಾದ್ವಾದ್ವಾದ್ವಾನರೂಪವಾದ ಸರಾಗಸಮೃತ್ತಪ್ರಮೆಂಬುದು ಇಲ್ಲಿನ ಭಾವಾಧರವಿದೆ. ‘ಜಿಣಿ ಸಾಮಿಲು ಸಮೃತ್ತು’ ಇದಕ್ಕೆ ಪ್ರತಿಯಾಗಿ ‘ಸಿವಸಂಗಮು ಸಮೃತ್ತು’ ಎಂದರೆ ೧) ಶಿವನ ಸಂಗ ಮತ್ತು ೨) ಸಮೃತ್ತಪ್ರ ಈ ಪಾಠಾಂತರದಲ್ಲಿ ಅದೇ ಜಿನಸ್ವಾಮಿಯೇ ‘ಶಿವ’ ಶಬ್ದದಿಂದ ವಾಚ್ಯರಿದ್ದಾರೆ, ಆದರೆ ಬೇರೆ ರೂಪ ಪುರುಷ ವಿಶೇಷರಿಲ್ಲ.

ಶುದ್ಧಾತ್ಮನ ಸಂವಿತಿಯ ಸಾಧಕವಾದ ಆ ತಪಶ್ಚರಣದಿಂದ ಪ್ರತಿಪಕ್ಷಭೂತವಾದ ಗೃಹವಾಸದ ದೋಷವನ್ನು ಕಾಗ ತಿಳಿಸುತ್ತಾರೆ,-

### ಗಾಥೆ - ೧೪೫

**ಅನ್ವಯಾಧರ :**- [ಜಿಯ] ಎಲ್ಲೆ ಜೀವನೇ ! ನೀನು [ಫುರ-ವಾಸಲು] ಗೃಹವಾಸವನ್ನು [ಮಾ ಜಾಣಿ] ಹಿತರೂಪವೆಂದು ತಿಳಿಯಬೇಡ. [ಏಹು] ಏಕೆಂದರೆ ಇದು [ದುಕ್ಷಿಯ-ವಾಸಲು] ಪಾಪದ ನಿವಾಸಸ್ವಾನಪಿದೆ [ಕಯಂತೇಽ] ಕೃತಾಂತ ನಾಮದ ಕರ್ಮಗಳು [ಅವಿಚಲು] ಅವಿಚಲವಾದ [ಪಾಸು ಮಂಡಿಯಲು] ಪಾಶರಚಿಸಿವೆ, [ಣಸ್ವಂದೇಹು] ಇದರಲ್ಲಿ ಸಂದೇಹ ಮಾಡುವುದು ಯೋಗ್ಯವಿಲ್ಲ.

ಜೀವ ನೀ ಗೃಹವಾಸವನು ತಿಳಿಯದಿರದು ಪಾಪದ ನಿವಾಸವಿದೆ |

ಅವಿಚಲ ಪಾಶಮಂಡಿಸಿಹುದು ಕೃತಾಂತಕರ್ಮನಿಸ್ವಂದೇಹದಿ ||೧೪೫||

ಜೀವ ತ್ವಮಾತ್ಮ ಹಿತಂ ಮಾ ಜಾನೀನಿ । ಕಥಂಭೂತೋ ಗೃಹವಾಸಃ । ದುಕ್ತಿಯವಾಸಿಲು ಏಹು ಸಮಸ್ತ ದುಷ್ಪಿತಾನಾಂ ಪಾಪಾನಾಂ ವಾಸಃ ಸಾಫಿಮೇಷೇಃ, ಪಾಮು ಕಯಂತೇಂ ಮಂಡಿಯಿಲು ಅಳ್ಳಾನೀ ಜೀವಬಂಧನಾರ್ಥಂ ಪಾಶೋ ವುಂಡಿತಃ ಕೇನ । ಕೃತಾಂತನಾಮ್ಯಾ ಕರ್ಮಣಾ । ಕಥಂಭೂತಃ । ಅವಿಚಲು ಶುದ್ಧಾತ್ಮತತ್ತ್ವಾವನಾಪ್ರತಿಪಕ್ಷಭೂತೇನ ಮೋಹಬಂಧನೇನಾಬದ್ಧತಾದ್ವಿಚಲಃ ಓಸಂದೇಹೋ ಸಂದೇಹೋ ನ ಕರ್ಮವ್ ಇತಿ । ಅಯಮತ್ತ ಭಾವಾರ್ಥಃ । ವಿಶುದ್ಧಜ್ಞಾನದರ್ಶನಸ್ಥಭಾವಪರಮಾತ್ಮಪದಾರ್ಥಭಾವನಾಪ್ರತಿಪಕ್ಷಭೂತೇಃ ಕಷಾಯೀಂದ್ರಿಯೈಃ ವ್ಯಾಕುಲೀಕಿಯತೇ ಮನಃ, ಮನಃಶುದ್ಧ್ಯಾಭಾವೇ ಗೃಹಸ್ಥಾನಾಂ ತಪೋಧನವತ್ ಶುದ್ಧಾತ್ಮಭಾವನಾ ಕರ್ಮಂ ನಾಯಾತೀತಿ । ತಥಾ ಚೋತ್ಕರ್ಮ - 'ಕಷಾಯೈಂದ್ರಿಯೈದ್ರ್ಯಾಪ್ಣೈವ್ಯಾಕಿಲೀಕಿಯತೇ ಮನಃ । ಯತಃ ಕರ್ಮಂ ನ ಶಕ್ಯೇತ ಭಾವನಾ ಗೃಹಮೇಧಭಿಃ ॥'

ಅಥ ಗೃಹಮಮತ್ತತ್ವಾಗಾನಂತರಂ ದೇಹಮಮತ್ತತ್ವಾಗಂ ದರ್ಶಯತಿ-

**ದೇಹು ವಿ ಜಿತ್ತು ಣ ಅಪ್ರಣಿಲು ತಹಿ ಅಪ್ರಣಿಲು ಕಿಂ ಅಣ್ಣಿ ।**

**ಪರ-ಕಾರಣಿ ಮಣಿ ಗುರುವ ತುಹು ಸಿವ-ಸಂಗಮು ಅವಗಣ್ಣಿ ॥१४४॥**

ಭಾವಾರ್ಥ :- ಇಲ್ಲಿ 'ಗೃಹ' ಶಬ್ದದಿಂದ ಮುಖ್ಯವಾಗಿ ಸ್ತ್ರೀಯನ್ನು ಸ್ವೀಕರಿಸಬೇಕು. ಹಾಗೆ ಹೇಳಿಯೂ ಇದ್ದಾರೆ - 'ನ ಗೃಹಂ ಗೃಹಮಿತ್ಯಾಹುಗೃಹಿಣೀ ಗೃಹಮುಚ್ಯತೇ ।' ಎಂದರೆ ಮನೆಯನ್ನು ಮನೆಯೆಂದು ಹೇಳುವದಿಲ್ಲ, ಆದರೆ ಗೃಹಿಣಿಯನ್ನು ಮನೆಯೆಂದು ಹೇಳುತ್ತಾರೆ. ಎಲ್ಲೆ ಜೀವನೇ ! ನೀನು ಗೃಹವಾವವನ್ನು -ಸ್ತ್ರೀವಾವವನ್ನು ಆತ್ಮನ ಹಿತರೂಪವೆಂದು ತಿಳಿಯಬೇಡ, ಈ ಗೃಹವಾಸವು ಸಮಸ್ತವಾಪಗಳ ನಿವಾಸಸ್ಥಾನವಿದೆ. ಅಳ್ಳಾನಿ ಜೀವರುಗಳನ್ನು ಬಂಧಿಸುವ ಸಲುವಾಗಿ ಕೃತಾಂತನಾಮದ ಕರ್ಮಗಳು ಶುದ್ಧಾತ್ಮತತ್ತ್ವದ ಭಾವನೆಯಿಂದ ಪ್ರತಿಪಕ್ಷಭೂತವಾದ ಮೋಹದ ಬಂಧನದಿಂದ ದೃಢವಾಗಿ ಬಂಧಿಸುತ್ತಿರುವುದರಿಂದ ಅವಿಚಲವಿರುವಂಥ ಅವಿಚಲ ಪಾಶವನ್ನು ರಚಿಸುತ್ತಿದೆಯೆಂಬುದರಲ್ಲಿ ಸಂದೇಹಪಡುವುದು ಯೋಗ್ಯವಿಲ್ಲ.

ವಿಶುದ್ಧಜ್ಞಾನ, ವಿಶುದ್ಧದರ್ಶನವು ಸ್ಥಭಾವವಿರುವಂಥ ಪರಮಾತ್ಮಪದಾರ್ಥದ ಭಾವನೆಯಿಂದ ಪ್ರತಿಪಕ್ಷಭೂತಗಳಾದಂಥ ಕಷಾಯ-ಇಂದ್ರಿಯಗಳಿಂದ ಮನಸ್ಸು ವ್ಯಾಕುಲವಾಗುತ್ತದೆ. ಮನಸ್ಸಿನ ಶುದ್ಧಿಯಿಲ್ಲದೆ ಗೃಹಸರಿಗೆ ತಪೋಧನರ ಹಾಗೆ ಶುದ್ಧಾತ್ಮಭಾವನೆ ಮಾಡುವುದು ಸಂಭವಿಸುವ ಸಾಧ್ಯತೆಯಿಲ್ಲವೆಂಬುದು ಇಲ್ಲಿನ ಭಾವಾರ್ಥವಿದೆ. ಹಾಗೆ ಹೇಳಿಯೂ ಇದ್ದಾರೆ - 'ದುಷ್ಪಕಷಾಯ ಮತ್ತು ಇಂದ್ರಿಯಗಳಿಂದ ಮನಸ್ಸು ವ್ಯಾಕುಲವಾಗುವುದರಿಂದ ಗೃಹಸ್ಥರು ಆತ್ಮಭಾವನೆಯನ್ನು ಮಾಡುವ ಸಾಧ್ಯತೆಯಿಲ್ಲ.'

ಮನೆಯ ಮಮತೆ ಬಿಡಿಸಿದನಂತರ ಈಗದೇಹದ ಮಮತೆಯ ತ್ಯಾಗವನ್ನು ದರ್ಶಿಸುತ್ತಾರೆ-ಬಿಡಿಸುತ್ತಾರೆ,-

**ಗಾಥೆ - ೧೪೫**

ಅನ್ನಯಾರ್ಥ :- [ಜಿತ್ತು ದೇಹು ವಿ ಅಪ್ರಣಿಲು ಣ] ಎಲ್ಲ ದೇಹವು ಕೂಡ ತನ್ನದಿಲ್ಲ [ತಹಿಂ ಅಣ್ಣಿ ಕಿಂ ಅಪ್ರಣಿಲು] ಅಲ್ಲಿ ಅನ್ಯ ಪದಾರ್ಥಗಳು ಹೇಗೆ ತನ್ನವು ಆಗುತ್ತವೆ? ಆಗುವುದಿಲ್ಲವೆಂದು ತಿಳಿದುಕೊಂಡು

ಶರೀರ ತನ್ನದಿಲ್ಲವೆಂದರೆ ಇತರ ಹೇಗೆ ಆತ್ಮೀಯವಿಹವು ।

ಪರಕಾರಣದ ಮೋಹಮಾಡದಿರು ನೀನು ತಿವಸಂಗಮವತೋರೆದು ॥१४५॥

ದೇಹೋಽಪಿ ಯತ್ ನಾತ್ಯೀಯಃ ತತ್ತ್ವಾತ್ಯೀಯಂ ಕಿಮನ್ಯವತ್ |  
ಪರಕಾರಣೇ ಮಾ ಮುಹ್ಯ(?) ತ್ವಂ ಶಿವಸಂಗಮಂ ಅವಗಣ್ಯ ॥१४॥

ದೇಹುವಿ ಇತ್ಯಾದಿ । ದೇಹು ವಿ ಜಿತ್ತು ಇ ಅಪ್ರಾಲಿ ದೇಹೋಽಪಿ ಯತ್ ನಾತ್ಯೀಯಃ ತಹಿಂ ಅಪ್ರಾಲಿ ಕಿಂ ಅಣ್ಣ ತತ್ತ್ವಾತ್ಯೀಯಾಃ ಕಿಮನ್ಯೇ ಪದಾರ್ಥಾ ಭವಂತಿ, ಕಿಂ ತು ಸ್ನೇವ । ಏವಂ ಜ್ಞಾತಾ ಪರಕಾರಣೇ ಪರಸ್ಯ ದೇಹಸ್ಯ ಬಹಿಭೂತಸ್ಯ ಸ್ತೀವಸ್ತಾಭರಣೋಪಕರಣಾದಿಪರಿಗ್ರಹನಿಮಿತ್ತೇನ ಮಣಿ ಗುರುವ ತುಹುಂ ಸಿವಸಂಗಮು ಅವಗಣ್ಯ ಹೇ ತಪೋಧನ ಶಿವಶುಬ್ಧವಾಚ್ಯೇಶುದ್ಭಾತ್ಮೈ ಭಾವನಾತ್ಮಾಗಂ ಮಾ ಕಾಷಾರಿತಿ । ತಥಾಹಿ । ಅಮೂರ್ತೇನ ವಿಎತರಾಗಸ್ವಭಾವೇನ ನಿಜಶುದ್ಧಾತ್ಮೈ ನಾ ಸಹ ವ್ಯವಹಾರೇಣ ಸ್ತೀರನೀರವದೇಕೆಭೂತಾತ್ಮೈ ತಿಷ್ಟತಿ ಯೋಽಪಾ ದೇಹಃ ಸೋಽಪಿ ಜೀವಸ್ತರೂಪಂ ನ ಭವತಿ ಇತಿ ಜ್ಞಾತಾ ಬಹಿಃಪದಾರ್ಥೇ ಮಮತ್ವಂ ತ್ವಕ್ತಾ ಶುದ್ಧಾತ್ಮಾನುಭೂತಿಲಕ್ಷಣ-ವಿಎತರಾಗನಿವಿರ್ಕಲ್ಪಸಮಾಧಿ ಸ್ಥಿತಾ ಚ ಸರ್ವತಾತ್ಪರ್ಯಯೇಣ ಭಾವನಾ ಕರ್ತವ್ಯೇತ್ಯಭಿಪ್ರಾಯಃ ॥१४॥

ಅಥ ತಮೇವಾರ್ಥಂ ಪ್ರನರಪಿ ಪ್ರಕಾರಾಂತರೇಣ ವ್ಯಕ್ತಿಕರೋತಿ-

ಕರಿ ಸಿವ-ಸಂಗಮು ಏಕ್ಯಪರ ಜಹಿ ಪಾವಿಜ್ಞಾ ಸುಕ್ಷಮ್ಯ ।  
ಜೋಜಿಯ ಅಣ್ಣ ಮ ಚಿಂತಿ ತುಹುಂ ಜೇಣ ಇ ಲಬ್ಧಿ ಮುಕ್ಷಮ್ಯ ॥१५॥

[ತುಹುಂ] ನೀನು [ಸಿವ-ಸಂಗಮು ಅವಗಣ್ಯ] ಮೋಕ್ಷದ ಕೂಟವನ್ನು ಬಿಟ್ಟುಕೊಟ್ಟು [ಪರ-ಕಾರಣ] ದೇಹದಿಂದ ಬಹಿಭೂತವಾದ ಸ್ತೀ, ಬಟ್ಟಿ, ಆಭರಣ, ಉಪಕರಣ ಮೋದಲಾದ ಪರಿಗ್ರಹದ ನಿಮಿತ್ತದಿಂದ [ಮಣಿ ಗುರುವ] ಮೋಹವನ್ನು ಮಾಡಬೇಡ.

ಭಾವಾರ್ಥ :- ಎಲ್ಲಿ ದೇಹವು ಕೂಡ ತನ್ನದಿಲ್ಲ ಅಲ್ಲಿ ಅನ್ಯಪದಾರ್ಥಗಳು ಹೇಗೆ ತನ್ನಪುಗಳಾಗುತ್ತ-ವೆಂಬುದನ್ನು ತಿಳಿದುಕೊಂಡು ದೇಹದಿಂದ ಬಹಿಭೂತಗಳಾದ ಸ್ತೀ, ಬಟ್ಟಿ, ಆಭರಣ, ಉಪಕರಣ ಮೋದಲಾದವುಗಳಂಥ ಪರಿಗ್ರಹದ ನಿಮಿತ್ತದಿಂದ ನೀನು ಮೋಹ ಮಾಡಬೇಡ. ಎಲ್ಲೇ ತಪೋಧನನೇ ! ‘ಶಿವ’ ಶಬ್ದದಿಂದ ವಾಚ್ಯನಾದಂಥ ಶುದ್ಧಾತ್ಮನ ಭಾವನೆಯ ತ್ಯಾಗ ಮಾಡಬೇಡ.

ಅಮೂರ್ತನೂ, ವಿಎತರಾಗಸ್ವಭಾವಿಯೂ ಆದ ನಿಜಶುದ್ಧಾತ್ಮನ ಜತೆ ವ್ಯವಹಾರದಿಂದ ಹಾಲು-ನೀರಿನ ತರದಿಂದ ಈ ದೇಹವು ಪರಸ್ಪರ ಒಂದಾಗಿದ್ದರೂ ಕೂಡ ಇದು ಜೀವದ ಸ್ವರೂಪವಲ್ಲಿವೆಂದು ತಿಳಿದುಕೊಂಡು ಬಾಹ್ಯಪದಾರ್ಥಗಳ ಮಮತೆಯನ್ನು ಬಿಟ್ಟುಕೊಟ್ಟು ಮತ್ತು ಶುದ್ಧ ಆತ್ಮನ ಅನುಭೂತಿಯ ಲಕ್ಷಣವಾದ ವಿಎತರಾಗನಿವಿರ್ಕಲ್ಪಸಮಾಧಿಯಲ್ಲಿ ಸ್ಥಿರವಿದ್ಧಕೊಂಡು ಸರ್ವತಾತ್ಪರ್ಯದಿಂದ ಭಾವನೆ ಮಾಡಬೇಕೆಂಬುದು ಇಲ್ಲಿನ ಅಭಿಪ್ರಾಯವಿದೆ.

ಈಗ ಅದೇ ಅರ್ಥವನ್ನು ಬೇರೆ ಪ್ರಕಾರದಿಂದ ಪ್ರಕಟ ಮಾಡುತ್ತಾರೆ,-

ಕೇವಲೋಂದು ಶಿವಸಂಗಮನು ಮಾಡು ಸುಖ ದೋರಕುವುದೆಲೆಯೋಗಿ ।  
ಯಾವುದರಿಂದ ಮೋಕ್ಷವಾಗದಂಭದನು ಚಿಂತಿಸಬೇಡ ನೀನು ॥१५॥

ಕರು ಶಿವಸಂಗಮಂ ಏಕಂ ಪರಂ ಯತ್ತ ಪ್ರಾಪ್ಯತೇ ಸುಖಮ್ |  
ಯೋಗಿನ್ ಅನ್ನಂ ಮಾ ಚಿಂತಯ ತ್ವಂ ಯೀನ ನ ಲಭ್ಯತೇ ಮೋಕ್ಷಃ ॥१४॥

ಕರಿ ಇತ್ಯಾದಿ । ಕರಿ ಕರು । ಕರ್ಮ ಶಿವಸಂಗಮು ಶಿವಶಿಬ್ದವಾಚ್ಯಶುದ್ಧಬುದ್ಧೈ ಕಸ್ತಭಾವನಿಜಶುದ್ಧಾತ್ಮ  
ಭಾವನಾಸಂಸರ್ಗಂ ಏಕ್ಯ ಪರ ತಮೇವೈಕಂ ಜಹಿಂ ಪಾವಿಜ್ಞಜ ಸುಕ್ಷಮ ಯತ್ತ ಸ್ವಶುದ್ಧಾತ್ಮಸಂಸರ್ಗೇ ಪ್ರಾಪ್ತತೇ ।  
ಕಿರ್ಮಾ । ಅಕ್ಷಯಾನಂತಸುಖಮ್ । ಜೋಜಯ ಅಣ್ಣಿ ಮ ಚಿಂತಿ ತುಹುಂ ಹೇ ಯೋಗಿನ್ ಸ್ವಭಾವತ್ವಾದನ್ಯಚಿಂತಾಂ  
ಮಾ ಕಾರ್ಣಿಸ್ತ್ವಾ ಜೇಣ ಇಲಭಜ ಯೀನ ಕಾರಣೇನ ಬಹಿಶ್ಲಿಂತಯಾ ನ ಲಭ್ಯತೇ । ಕೋಟಸೊ । ಮುಕ್ಷಿ  
ಅವ್ಯಾಭಾಧಸುಖಾದಿಲಕ್ಷಣೋ ಮೋಕ್ಷ ಇತಿ ತಾತ್ಪರ್ಯಮ್ ॥१५॥

ಅಥ ಭೇದಾಭೇದರತ್ತಯಭಾವನಾರಹಿತಂ ಮನುಷ್ಯಜನ್ಮ ನಿಸ್ಬಾರಮಿತಿ ನಿಶ್ಚಯೋತಿ-

ಬಲಿ ಕಿಲು ಮಾಣಿಸ-ಜಮ್ಮಡಾ ದೇಕ್ಷಂತಹ ಪರ ಸಾರು ।

ಜಳ ಉಟ್ಟಬ್ಜ ತೋ ಕುಹಳ ಅಹ ಡಜ್ಜಿ ಇ ತೋ ಭಾರು ॥१६॥

### ಗಾಥೆ - १७

**ಅನ್ನಯಾಧ್ಯ : -** [ಜೋಜಯ] ಎಲ್ಲೆ ಯೋಗಿಯೇ ! ನೀನು [ಏಕ್ಯ ಪರ ಶಿವ-ಸಂಗಮು ಕರಿ]  
ಕೇವಲ ಓವರ್ ಶುದ್ಧಾತ್ಮನ ಸಹವಾಸವನ್ನೇ ಮಾಡು, [ಜಹಿಂ] ಏಕೆಂದರೆ ಅಲ್ಲಿ [ಸುಕ್ಷಮ ಪಾವಿಜ್ಞಜ] ಸುಖವು  
ಪ್ರಾಪ್ತವಾಗುತ್ತದೆ; [ಜೇಣ] ಯಾವುದರಿಂದ [ಮುಕ್ಷಿ ಇಲಭಜ] ಮೋಕ್ಷವು ದೊರಕುವುದಿಲ್ಲ ಅಂಥ [ಅಣ್ಣಿ]  
ಮ ತುಹುಂ ಚಿಂತಿ] ಬೇರೆ ಯಾವುದನ್ನೂ ನೀನು ಚಿಂತಿಸಬೇಡ.

**ಭಾವಾಧ್ಯ : -** ಎಲ್ಲೆ ಯೋಗಿಯೇ ! ನೀನು ಕೇವಲ ಒಂದು ‘ಶಿವ’ ಶಿಬ್ದದಿಂದ ವಾಚ್ಯನು, ಒಂದು  
ಶುದ್ಧ ಬುದ್ಧವೇ ಸ್ವಭಾವವಿರುವಂಥ ಕೇವಲ ಓವರ್ ನಿಜಶುದ್ಧಾತ್ಮನ ಭಾವನೆಯ ಸಂಪರ್ಕವನ್ನೂ ಮಾಡು, ಆ  
ನಿಜಶುದ್ಧಾತ್ಮನ ಸಹವಾಸದಲ್ಲಿ ಅಕ್ಷಯವಾದ ಅನಂತಸುಖವು ಪ್ರಾಪ್ತವಾಗುತ್ತದೆ. ಯಾವ ಕಾರಣದಿಂದ-ಭಾಷ್ಯ  
ಚಿಂತೆಯಿಂದ ಅವ್ಯಾಭಾಧ ಸುಖಾದಿಗಳ ಸ್ವರೂಪವಾದ ಮೋಕ್ಷವು ದೊರಕುವುದಿಲ್ಲ ಅಂಥ ಅನ್ಯ ಚಿಂತೆಯನ್ನು  
ನೀನು ಸ್ವ-ಸ್ವಭಾವದಿಂದ ಮಾಡಬೇಡ.

ಭೇದಾಭೇದರತ್ತಯದ ಭಾವನೆಯಿಂದ ರಹಿತವಾದ ಮನುಷ್ಯಭವವು ವ್ಯಧಾವಿದೆಯೆಂದು ಈಗ ನಿಶ್ಚಯ  
ಮಾಡುತ್ತಾರೆ,-

### ಗಾಥೆ - १८

**ಅನ್ನಯಾಧ್ಯ : -** [ಪರ ಸಾರು ದೇಕ್ಷಂತಹಂ] ಭಾಷ್ಯದಲ್ಲಿ ವ್ಯವಹಾರದಿಂದ ನೋಡುವವರಿಗೇನೇ  
ಸಾರಭೂತವೆನಿಸುವಂಥ [ಮಾಣಿಸ-ಜಮ್ಮಡಾ ಬಲಿ ಕಿಲು] ಈ ಮನುಷ್ಯಜನ್ಮದ ಬಲಿದಾನ ಮಾಡಲಾಗುತ್ತದೆ.  
ಎಂದರೆ ಅಸಾರವಾದ ಮನುಷ್ಯಜನ್ಮವನ್ನು ಸಾರಭೂತವಾಗಿ ಮಾಡುವುದರಲ್ಲಿ ಬರುತ್ತದೆ. ಏಕೆಂದರೆ [ಜಳ]

ನೋಟಕೆಸಾರವೆನಿಪ ಮನುಷ್ಯಜನ್ಮದ ಬಲಿ ಮಾಡಲಾಗುವುದು ।

ದಿಟದಿ ನೆಲದಲಿ ಹೊಳಿದರೆ ಕೊಳೆವುದು ಸುಟ್ಟರೆ ಭಸ್ಯವಾಗುವುದು ॥१८॥

ಬಲಿ ಕ್ರಿಯತೇ ಮನುಷ್ಯಜನ್ಮ ಪಶ್ಯತಾಂ ಪರಂ ಸಾರಮ್ |  
ಯದಿ ಅವಷ್ಟಭ್ಯತೇ ತತಃ ಕ್ಷಾಧತಿ ಅಥ ದಹ್ಯತೇ ತಹಿಂ ಕ್ಷಾರಃ ||೧೪೨||

ಬಲಿ ಕಿಲು ಇತ್ಯಾದಿ | ಬಲಿ ಕಿಲು ಬಲಿಸ್ತ್ರಿಯತೇ ಮನುಷ್ಯಜನ್ಮ ಪರಿತನಭಾಗೇನಾವತಾರಣಂ ಕ್ರಿಯತೇ | ಕಿಮ್ | ಮಾಣಿಸೆಚಷ್ಟುಡಾ ಮನುಷ್ಯಜನ್ಮ | ಕಿಂವಿಶಿಷ್ಟಮ್ | ದೇಕ್ಷಂತಹಂ ಪರ ಸಾರುಬಹಿಭಾಗಗೇ ವ್ಯವಹಾರೇಣ ಪಶ್ಯತಾಮೇವ ಸಾರಭೂತಮ್ | ಕೆಸ್ವಾತ್ | ಜಜ್ ಉಟ್ಪಂಭಜ್ ತೋ ಕುಹಜ್ ಯದ್ಯವಷ್ಟಭ್ಯತೇ ಭೂಮರೀ ನಿಖ್ಯಷ್ಟತೇ ತತಃ ಕುತ್ತಿತರೂಪೇಣ ಪರಿಣಾಮತಿ | ಅಹ ದಜ್ಞಿ ಇ ತೋ ಭಾರು ಅಥವಾ ದಹ್ಯತೇ ತಹಿಂ ಭಸ್ಯ ಭವತಿ | ತದ್ವಧಾಹಸ್ಯಿಶರೀರೇ ದಂತಾಶ್ಚಮರೀಶರೀರೇ ಕೇಶಾ ಇತ್ಯಾದಿ ಸಾರತ್ಪಂ ತಿಯುರ್ಕಾಶರೀರೇ ದೃಶ್ಯತೇ, ಮನುಷ್ಯಶರೀರೇ ಕಿಮಾಪಿ ಸಾರತ್ಪಂ ನಾಸ್ತಿತಿ ಜ್ಞಾತ್ವಾ ಘುಣಭಸ್ಯತೇಕ್ಷುದಂಡಪತ್ರಲೋಕಿಜಂ ಕೃತ್ಪಾನಿಸ್ಪಾರಮಪಿ ಸಾರಂಕ್ರಿಯತೇ | ಕಥಮಿತಿ ಚೇತ್ | ಯಥಾ ಘುಣಭಸ್ಯತೇಕ್ಷುದಂಡೇ ಬಿಂಜೇ ಕೃತೇ ಸತಿ ವಿಶ್ವೇಷ್ಣಾಜಾಂ ಲಾಭೋ ಭವತಿ ತಥಾ ನಿಸಾರಶರೀರಾಧಾರೇಣ ವೀತರಾಗಸಹಜಾನಂದೈ ಕಸ್ತಶುದಾತ್ಸಭಾವಸಮ್ಯಕ್ಷಾಶ್ರದಾಂಜಳಾನಾನುಚರಣರೂಪನಿಶ್ಚಯರತ್ತತ್ಯಯಭಾವನಾಬಲೀನ ತತ್ವಾಧಿಕವ್ಯವಹಾರರತ್ತತ್ಯಯಭಾವನಾಬಲೀನ ಚ ಸ್ವರ್ಗಾಪವರ್ಗಾಫಲಂ ಗೃಹ್ಯತ ಇತಿತಾತ್ಪರ್ಯಮ್ ||೧೪೨||

ಅಥ ದೇಹಸ್ಯಾಶುಚಿತ್ವಾನಿತ್ಯತ್ವಾದಿಪ್ರತಿಪಾದನರೂಪೇಣ ವ್ಯಾಖ್ಯಾನಂ ಕರೋತಿ ಪಟ್ಟಲೇನ ತಥಾಹಿ-

**ಉಪ್ಪಲಿ ಚೋಪ್ಪದಿ ಚಿಟ್ಟು ಕರಿ ದೇಹಿ ಸು ಮಿಟ್ಟಾಹಾರ |**

**ದೇಹಹ ಸಯಲ ಣರತ್ತ ಗಯ ಜಿಮು ದುಜ್ಜಣಿ ಉಪಯಾರ ||೧೪೩||**

ಒಂದು ವೇಳೆ ಈ ಮನುಷ್ಯ ದೇಹವನ್ನು [ಉಟ್ಪಂಭಜ್ ತೋ] ಭೂಮಿಯಲ್ಲಿ ಹೊಳಿ ಹಾಕಿದರೆ [ಕುಹಜ್] ಅದು ಕೊಳೆತುದುಗ್ರಂಥರೂಪವಾಗಿ ಪರಿಣಾಮಿಸುತ್ತದೆ [ತಹ] ಮತ್ತು ಅದನ್ನು [ದಜ್ಞಿ ತೋ ಭಾರು] ಸುಟ್ಟಿ ಹಾಕಿದರೆ ಬೂದಿಯಾಗಿ ಹೋಗುತ್ತದೆ.

**ಭಾವಾರ್ಥ :-** ಆನೆಯ ಶರೀರದಲ್ಲಿ ಹಲ್ಲು, ಚಮರೀ ಮೃಗದ ಶರೀರದಲ್ಲಿ ಕೂಡಲು ಇತ್ಯಾದಿ ಸಾರಭೂತವಾದ ವಸ್ತುಗಳು ತಿಯುರ್ಂಚಪ್ರಾಣಿಗಳ ಶರೀರದಲ್ಲಿ ಕಂಡುಬರುತ್ತವೆ, ಆದರೆ ಮನುಷ್ಯರ ಶರೀರಗಳಲ್ಲಿ ಯಾವುದೂ ಸಾರಭೂತವಿಲ್ಲವೆಂದು ತಿಳಿದುಕೊಂಡು ಕುಟ್ಟಿಹುಳು ತಿಂದುಹಾಕಿದ ನಿರುಪಯೋಗಿಯಾದ ಕಬಸ್ಯ ಭೂಮಿಯಲ್ಲಿ ಹೊಳಿ ಬಿಂಜದ ಹಾಗೆ ಉಪಯೋಗ ಮಾಡಿ ಅಸಾರವಾದುದನ್ನು ಸಾರಭೂತವಾಗಿ ಮಾಡಲಾಗುತ್ತದೆ, ಅದೇ ಪ್ರಕಾರ ಮನುಷ್ಯಜನ್ಮವು ಅಸಾರವಾಗಿದ್ದರೂ ಕೂಡ ಸಾರಭೂತವಾಗಿ ಮಾಡಿಕೊಳ್ಳಲಾಗುತ್ತದೆ, ಹೇಗೆಂದರೆ ಯಾವ ಪ್ರಕಾರ ಕುಟ್ಟಿಹುಳು ತಿಂದುಹಾಕಿದ ಕಬಿನ ತುಂಡನ್ನು ಬಿಂಜದಹಾಗೆ ಉಪಯೋಗಮಾಡಿ ಕೊಳ್ಳಲಾಗುತ್ತದೆ. ಅದೇ ಪ್ರಕಾರ ಅಸಾರವಾದ ಶರೀರದ ಆಧಾರದಿಂದ ಒಂದು (ಕೇವಲ) ವೀತರಾಗಸಹಜಾನಂದ ಸ್ಥರೂಪನಾದ ನಿಜಶುದಾತ್ಸಭಾವದ ಸಮ್ಯಕ್ಷಾಶ್ರದ್ದ, ಸಮ್ಯಕ್ಷಾಂತ ಮತ್ತು ಸಮ್ಯಕ್ ಅನುಚರಣರೂಪವಾದ ನಿಶ್ಚಯ ರತ್ನತ್ಯಯದ ಭಾವನೆಯ ಬಲದಿಂದ ಸ್ವರ್ಗ ಮತ್ತು ಮೋಕ್ಷದ ಫಲವು ದೊರಕುತ್ತದೆ.

**ತೈಲ ಲೇಪನ ಮರ್ದನ ಸಿಂಗರಿಸುವುದು ರಸದೂಟ ಮಾಡಿಸುವುದು |**

**ಎಲ್ಲವು ನಿರಘರ್ಕವಿವೆ ದೇಹಕೆ ದುರ್ಜನಕೆ ಉಪಕರಿಸಿದಂತೆ ||೧೪೩||**

ಉದ್ದತ್ತಯ ಮೃಕ್ಷಯ ಚೇಷ್ಟಾಂ ಕುರು ದೇಹಿ ಸುಮೃಷ್ಟಾಹಾರಾನ್ |  
ದೇಹಸ್ಯ ಸಕಲಂ ನಿರಭರಂ ಗತಂ ಯಥಾ ದುರ್ಜನೇ ಉಪಕಾರಾಃ ॥१४॥

ಉವ್ವಲಿ ಇತ್ಯಾದಿ ಪದಬಿಂಡನಾರೂಪೇಣ ವ್ಯಾಖ್ಯಾನಂ ಕ್ತಿಯತೇ । ಉವ್ವಲಿ ಉದ್ದತ್ತನಂ ಕುರು ಚೋಪ್ಪಡಿ ತೈಲಾದಿಪ್ರಕ್ರಿಯಾಂ ಕುರು, ಚಿಟ್ಟ ಕರಿ ಮಂಡನರೂಪಾಂ ಚೇಷ್ಟಾಂ ಕುರು, ದೇಹಿ ಸುಮಿಟ್ರಾಹಾರದೇಹಿಸುಮೃಷ್ಟಾಹಾರಾನ್ । ಕಸ್ಯ । ದೇಹಹಂ ದೇಹಸ್ಯ । ಸಯಲ ಹೀರತ್ತ ಗಯ ಸಕಲಾ ಅಪಿ ವಿಶಿಷ್ಟಾಹಾರಾದಯೋ ನಿರಭರಾ ಗತಾಃ । ಕೇನ ದೃಷ್ಟಾಂತೇನ । ಜಿಮು ದುಜ್ಞಣ ಉಪಯಾರ ದುರ್ಜನೇ ಯಥೋಪಕಾರಾ ಇತಿ । ತದ್ವಥಾ । ಯದ್ಯಪ್ಯಯಂ ಕಾಯಃ ಖಿಲಸ್ತ್ರಾಪಿ ಕಿಮುಸಿ ಗ್ರಾಸಾದಿಕಂ ದತ್ತಾಪ  
ಅಸಿರೇಣಾಪಿ ಸ್ಥಿರಂ ಮೋಕ್ಷಸ್ವಿಖ್ಯಾಂ ಗೃಹ್ಯತೇ । ಸಪ್ತಧಾತುಮಯತ್ತೇನಾಶುಚಿಭೂಃ ತೇನಾಪಿ ಶುಚಿಭೂತಂ ಶುದ್ಧಾತ್ಮಸ್ಥರೂಪಂ ಗೃಹ್ಯತೇ ನಿಗುಣಕ್ಷೇನಾಪಿ ಕೇವಲಜ್ಞಾನಾದಿಗುಣಸಮೂಹಃ ಸಾಧ್ಯತ ಇತಿ ಭಾವಾಭರಃ । ತಥಾ ಚೋಕ್ತಮಾ - ‘ಅಧಿರೇಣ ಧಿರಾ ಮಲಿಣೇಣ ಹೀಮೃಲಾ ಹೀಗುಣೇಣ ಗುಣಸಾರಂ । ಕಾಣಣ ಜಾ ವಿಧಿಪ್ರಜಿ ಸಾ ಕಿರಿಯಾ ಕಿಂ ಣ ಕಾಯವ್ವಾ ॥’ ॥१४॥

ಅಥ-

ಚೇಹಲು ಜಜ್ಞರು ಇರಯ-ಫರು ತೇಹಲು ಚೋಜಯ ಕಾಲು ।  
ಇರಜ ಹೀರಂತರು ಪೂರಿಯಲು ಕಿಮ್ ಕಿಜ್ಞಿ ಅಣುರಾಲು ॥१५॥

ಈಗ ದೇಹದ ಅಶುಚಿತ್ವ ಮತ್ತು ಅನಿತ್ಯತೆ ಮೊದಲಾದಪ್ರಗಳ ಪ್ರತಿಪಾದನರೂಪದಿಂದ ಆರುದೋಹಾ ಸೂತ್ರಗಳಿಂದ ವ್ಯಾಖ್ಯಾನ ಮಾಡುತ್ತಾರೆ, ಅದರಲ್ಲಿ ಮೊದಲನೆಯ ಸೂತ್ರ ಹೇಳುತ್ತಾರೆ,-

ಗಾಥ - १५

**ಅನ್ನಯಾಧರ :-** [ದೇಹಹಂ] ಈ ದೇಹಕ್ಕೆ [ಉವ್ವಲಿ] ಲೇವ ಹಚ್ಚಿರಿ, [ಚೋಪ್ಪಡಿ] ಎಣ್ಣೆ ಮೊದಲಾದುವಿನಿಂದ ಮರ್ದನ ಮಾಡಿರಿ, [ಚಿಟ್ಟ ಕರಿ] ವಸ್ತ್ರಾಲಂಕಾರಗಳಿಂದ ಶೃಂಗಾರ ಮಾಡಿರಿ ಮತ್ತು [ಸುಮಿಟ್ರಾಹಾರ ದೇಹಿ] ಒಳೊಳ್ಳಿಯ ಮೃಷ್ಟಾನ್ ಹಾಕಿರಿ, ಆದರೆ [ಜಿಮು] ಯಾವ ಪ್ರಕಾರ [ದುಜ್ಞಣ ಉಪಯಾರ] ದುರ್ಜನರ ಮೇಲೆ ಮಾಡಿದ ಉಪಕಾರವು ವ್ಯಧರಿದೆ ಅದೇ ಪ್ರಕಾರ [ಸಯಲ ಹೀರತ್ತ ಗಯ] ವಿಶಿಷ್ಟವಾದ ಆಹಾರ ಮೊದಲಾದಪ್ರಗಳೆಲ್ಲವು ನಿರಭರಿಸಿದೆ.

**ಭಾವಾಭರ :-** ಒಂದು ವೇಳೆ ಈ ಶರೀರವು ದುಷ್ಪವಾಗಿದ್ದರೂ ಕೂಡ ಸ್ವಲ್ಪ ಆಹಾರಾದಿಗಳನ್ನು ಒದಗಿಸಿ ಅಸ್ಥಿರವಾದಂಥ ದೇಹದಿಂದ ಸ್ಥಿರವಾದ ಮೋಕ್ಷಸ್ವಿವನ್ನು ಪಡೆದುಕೊಳ್ಳಬೇಕು. ಸಪ್ತಧಾತುಮಯವಿರುವುದರಿಂದ ಅಶುಚಿಮಯವಿರುವಂಥ ಶರೀರದಿಂದ ಕೂಡ ಶುಚಿಭೂತವಾದ ಶುದ್ಧಾತ್ಮಸ್ಥರೂಪದ ಗ್ರಹಣಾವಾಗುತ್ತದೆ ನಿಗುಣಾವಿರುವಂಥ ಶರೀರದಿಂದ ಕೂಡ ಕೇವಲಜ್ಞಾನ ಮೊದಲಾದ ಗುಣಗಳ ಸಮೂಹವನ್ನು ಸಾಧಿಸಲಾಗುತ್ತದೆ-ಯೆಂಬುದು ಇಲ್ಲಿನ ಭಾವಾಭರಿದೆ. ಶ್ರೀರಾಮಸಿಂಹ ದೋಹಾಪಾಹುಡದ ಇನ್ನೇ ಗಾಢೆಯಲ್ಲಿ ಹೇಳುತ್ತಾರೆ,- ‘ಅಸಿರ, ಮಲಿನ ಮತ್ತು ನಿಗುಣವಾದ ಶರೀರದಿಂದ ಸ್ಥಿರ, ನಿರ್ಮಲ ಮತ್ತು ಸಾರಭೂತ ಗುಣವುಳ್ಳಕ್ತಿಯಿಯಾಗುವ

ನರಕ್ಗುಹವು ಜರ್ಜರಿತವಿರುವಂತೆ ಎಲೆ ಯೋಗಿ ಈ ಶರೀರವು ।  
ನಿರಂತರ ಮಲಮೂತ್ರದಿ ತುಂಬಿದೆ ಹೇಗೆ ಅನುರಾಗ ಮಾಡುವುದು ॥१५॥

**ಯಥಾ ಜರ್ಜರಂ ನರಕಗೃಹಂ ತಥಾ ಯೋಗಿನ್ ಕಾಯಃ ।  
ನರಕೇ ನಿರಂತರಂ ಪೂರಿತಂ ಕಿಂ ಕ್ರಿಯತೇ ಅನುರಾಗಃ ॥१४॥**

ಜೀಹಲು ಇತ್ತಾದಿ । ಜೀಹಲು ಜಟ್ಟರು ಯಥಾ ಶತಭೀಣಂ ಇರಯಷ್ಠರು ನರಕಗೃಹಂ ತೇಹಲು ಜೋಜಲು ಕಾಲು ತಥಾ ಹೇ ಯೋಗಿನ್ ಕಾಯಃ । ಯತಃ ಕಿರ್ಮ್ । ಇರಜ್ ನೀರಂತರು ಪೂರಿಯಲು ನರಕೇ ನಿರಂತರಂ ಪೂರಿತಮ್ । ಏವಂ ಜ್ಞಾತ್ವಾ ಕಿರ್ಮ್ ಕಿಜ್ಞಿಜ್ ಅಣುರಾಲು ಕಥಂ ಕ್ರಿಯತೇ ಅನುರಾಗೋ ನ ಕಥಮು ಪೀತಿ । ತದ್ವಧಾ-ಯಥಾ ನರಕಗೃಹಂ ಶತಭೀಣಂ ತಥಾ ಕಾಯಗೃಹಮಪಿ ನವದ್ವಾರಭಿದ್ರಿತತ್ವಾತ್ ಶತಭೀಣಂ, ಪರಮಾತ್ಮಾ ತು ಜನ್ಮಜರಾಮರಣಾದಿಭ್ರಿದ್ರಿದ್ರಿಪರಿಹಿತಃ । ಕಾಯಸ್ತ ಗೂಢಮೂತ್ರಾದಿನರಕಪೂರಿತಃ, ಭಗವಾನ್ ಶುದ್ಧಾತ್ಮಾ ತು ಭಾವಕರ್ಮದ್ವಾರ್ಥಕರ್ಮನೋಕರ್ಮವುಲರಹಿತ ಇತಿ । ಅಯಮತ್ ಭಾವಾಧರಃ । ಏವಂ ದೇಹಾತ್ಮನೋ ಭೇದಂ ಜ್ಞಾತ್ವಾ ದೇಹಮಮತ್ತಂ ತ್ವಕ್ತಾ ವೀತರಾಗನಿರ್ವಿಕಲ್ಪಸಮಾಧಾ ಸ್ಥಿತ್ವಾ ಜ ನಿರಂತರಂ ಭಾವನಾ ಕರ್ತವ್ಯೇತಿ ॥१४॥

**ತಥಾ-**

ಸಾಧ್ಯತೆಯಿದೆಯೆಂದ ಮೇಲೆ ಆ ಕ್ರಿಯೆಯನ್ನೇಕೆ ಮಾಡಬಾರದು ! ಅವಶ್ಯ ಮಾಡಬೇಕು. ಎಂದರೆ ಈ ಮಲಿನ, ನಿಗುಣಾ ಮತ್ತು ವಿನಾಶಶೀಲವಾದ ಶರೀರವನ್ನು ಸ್ಥಿರವಾಗಿ, ನಿರ್ಮಲನೂ ಮತ್ತು ಗುಣಯುಕ್ತನಾದ ಆತ್ಮನಧ್ಯಾನದಲ್ಲಿ ತೊಡಗಿಸಬೇಕಾಗುವುದು.

ಈಗಮತ್ತೆ ಶರೀರವು ಅಶುಚಿಯಿದೆಯೆಂದು ತಿಳಿಸಿಕೊಟ್ಟು ಅದರ ಮಮತೆಯನ್ನು ಬಿಡಿಸಿದ್ದಾರೆ,-

**ಗಾಢ - १४**

**ಅನ್ಮಯಾಧರ :-** [ಜೋಜಯ] ಎಲ್ಲೆ ಯೋಗಿಯೇ ! [ಜೀಹಲು] ಯಾವ ಪ್ರಕಾರ [ಇರಯ-ಷ್ಠರು ಜಟ್ಟರು] ನರಕನಿವಾಸವು ಜರ್ಜರಿತವಿದೆ-ನೂರಾರು ಬ್ರಿದ್ರವಳಿದ್ದಿದೆ, [ತೇಹಲು] ಅದೇ ಪ್ರಕಾರ [ಕಾಲು] ಶರೀರವು [ಇರಜ್] ಮಲ-ಮೂತ್ರಾದಿಗಳರೂಪದ ನರಕದಿಂದ [ನೀರಂತರು] ನಿರಂತರವಾಗಿ [ಪೂರಿಯಲು] ತುಂಬಿಕೊಂಡಿದೆಯೆಂದು ತಿಳಿದು ಅದರ ಮೇಲೆ [ಅಣುರಾಲು ಕಿರ್ಮ್ ಕಿಜ್ಞಿಜ್] ಅನುರಾಗವನ್ನು ಹೇಗೆ ಮಾಡಲಾಗುತ್ತದೆ? ಎಂದರೆ ಯಾವ ಪ್ರಕಾರದಿಂದಲೂ ಅದು ಶ್ರೀತಿ ಮಾಡಲು ಯೋಗ್ಯವಿಲ್ಲ.

**ಭಾವಾಧರ :-** ಯಾವ ಪ್ರಕಾರ ನರಕನಿವಾಸವು ನೂರಾರು ಬ್ರಿದ್ರಗಳಿಂದ ಜರ್ಜರಿತವಿದೆ ಅದೇ ಪ್ರಕಾರ ಶರೀರ ರೂಪದ ಮನೆಯು ಕೂಡ ನವದ್ವಾರರೂಪದ ಬ್ರಿದ್ರವಳಿದ್ದರುವುದರಿಂದ ಶತಭೀಣವಿದೆ. ಮತ್ತು ಪರಮಾತ್ಮನು ಜನ್ಮ, ಜರೆ, ಮರಣಗಳ ರೂಪದ ಬ್ರಿದ್ರಗಳ ದೋಷದಿಂದ ರಹಿತನಿದ್ದಾನೆ. ಶರೀರವಂತೂ ಮಲ-ಮೂತ್ರಾದಿಗಳ ರೂಪದ ನರಕದಿಂದ ತುಂಬಿಕೊಂಡಿದೆ ಮತ್ತು ಭಗವಾನ ಶುದ್ಧಾತ್ಮನು ಭಾವಕರ್ಮ, ದ್ವಾರ್ಥಕರ್ಮ ಹಾಗೂ ನೋಕರ್ಮ ಮಲದಿಂದ ರಹಿತನಿದ್ದಾನೆ.

ಈ ಪ್ರಕಾರ ದೇಹ ಮತ್ತು ಆತ್ಮನ ಭೇದವನ್ನು ತಿಳಿದುಕೊಂಡು, ದೇಹದ ಮಮತೆಯನ್ನು ತೊರೆದು ವೀತರಾಗ ನಿರ್ವಿಕಲ್ಪಸಮಾಧಿಯಲ್ಲಿ ಸ್ಥಿರವಿದ್ದುಕೊಂಡು ನಿರಂತರ ಆತ್ಮಭಾವನೆ ಮಾಡಬೇಕೆಂಬುದು ಇಲ್ಲಿನ ಭಾವಾಧರವಿದೆ.

ಈಗ ಮತ್ತೆ ದೇಹದ ಮಲಿನತೆಯನ್ನೇ ತೋರಿಸಿಕೊಡುತ್ತಾರೆ,-

**ದುಕ್ಷಜಿ ಪಾವಜಿ ಅಸುಚಿಯಜಿ ತಿ-ಹುಯಣಿ ಸಯಲಜಿ ಲೇವಿ |**  
**ಏಯಹಿ ದೇಹು ವಿಣೆಮೃಯಲು ವಿಹಿಣಾ ವಜಿರು ಮುಣೇವಿ ॥೧೫೦॥**  
**ದುಃಖಾನಿ ಪಾಪಾನಿ ಅಶುಚಿನಿ ಶ್ರಿಭುವನೇ ಸಕಲಾನಿ ಲಾತ್ಸಾ |**  
**ಏತ್ಯಃ ದೇಹಃ ವಿನಿಮಿತಃ ವಿಧಿನಾ ವೈರಂ ಮತ್ತಾ ॥೧೫೦॥**

ದುಕ್ಷಜಿಂ ಇತ್ಯಾದಿ । ದುಕ್ಷಜಿಂ ದುಃಖಾನಿ ಪಾಪಜಿಂ ಪಾಪಾನಿ ಅಸುಚಿಯಜಿಂ ಅಶುಚಿದ್ವಾಣಿ ತಿಹುಯಣಿ ಸಯಲಜಿಂ ಲೇವಿ ಭುವನತ್ರಯಮಧ್ಯೇ ಸಮಸ್ತಾನಿ ಗೃಹಿತ್ಯಾ ಏಯಹಿಂ ದೇಹು ವಿಣೆಮೃಯಲು ಏತ್ಯೇದೇಹೋ ವಿನಿಮಿತಃ । ಕೇನ ಕರ್ತೃಭೂತೋನೆ । ವಿಹಿಣಾ ವಿಧಿತಬ್ರವಾಚೀನೆ ಕರ್ಮಣಾ । ಕಷ್ಟಾದೇವಂಭೂತೋ ದೇಹಃ ಕೃತಃ ವಜಿರು ಮುಣೇವಿ ವೈರಂ ಮತ್ತ್ಯೇತಿ । ತಥಾಹಿ । ಶ್ರಿಭುವನಸ್ಥದುಃಖೀನಿರ್ಮಿತತ್ವಾತ್ ದುಃಖಾನಿರೂಪೋದಯಂ ದೇಹಃ, ಪರಮಾತ್ಮಾ ತು ವ್ಯವಹಾರೇಣ ದೇಹಸೋಽಪಿ ನಿಶ್ಚಯೀನ ದೇಹಾದಿಷ್ಟನ್ತಾದನಾಕುಲತ್ತ ಲಕ್ಷಣಾಸುಖಿಸ್ಥಭಾವಃ । ಶ್ರಿಭುವನಸ್ಥಪಾಪೀನಿರ್ಮಿತತ್ವಾತ್ ಪಾಪರೂಪೋದಯಂ ದೇಹಃ, ಶುದ್ಧಾತ್ಮಾ ತು ವ್ಯವಹಾರೇಣ ದೇಹಸೋಽಪಿ ನಿಶ್ಚಯೀನ ಪಾಪರೂಪದೇಹಾದಿಷ್ಟಾದತ್ಯಂತಪವಿತ್ರಃ । ಶ್ರಿಭುವನಸಾಶುಚಿದ್ವೈನಿರ್ಮಿತತ್ವಾದಶುಚಿರೂಪೋದಯಂ ದೇಹಃ, ಶುದ್ಧಾತ್ಮಾ ತು ವ್ಯವಹಾರೇಣ ದೇಹಸೋಽಪಿ ನಿಶ್ಚಯೀನ ದೇಹಾತ್ಮಾಧಂಗೂತತ್ವಾದತ್ಯಂತನಿರ್ಮಲ ಇತಿ । ಅತ್ಯೇವಂ ದೇಹೇನ ಸಹ ಶುದ್ಧಾತ್ಮನೋ ಭೇದಂ ಜ್ಞಾತ್ಸಾನಿರಂತರಂ ಭಾವನಾ ಕರ್ತವೈತಿ ತಾತ್ಪರ್ಯವ್ಯಾಪ್ತಾ ॥೧೫೦॥

### ಗಾಥೆ - ೧೫೦

**ಅನ್ವಯಾರ್ಥ :** - [ತಿ-ಹುಯಣಿ] ಮೂರುಲೋಕದಲ್ಲಿ [ದುಕ್ಷಜಿಂ ಪಾಪಜಿಂ ಅಸುಚಿಯಜಿಂ] ಎಷ್ಟು ದುಃಖಿಗಳಿವೆ, ಎಷ್ಟು ಪಾಪಗಳಿವೆ, ಎಷ್ಟು ಅಶುಚಿ ಪದಾರ್ಥಗಳಿವೆ [ಸಯಲಜಿಂ ಲೇವಿ] ಅವೆಲ್ಲವುಗಳನ್ನು ತಗೆದುಕೊಂಡು [ಏಯಹಿಂ] ಅವೆಲ್ಲವುಗಳಿಂದ [ವಿಹಿಣಾ] ‘ವಿಧಿ’ ತಬ್ದದಿಂದ ವಾಚ್ಯವಾದಂಥ ಕರ್ಮಗಳು [ವಜಿರು ಮುಣೇವಿ] ವಿರೋಧಿಯಿಂದು ಮನ್ಮಿಸಿ (ವಿರೋಧಿವಿಟ್ಟುಕೊಂಡು) [ದೇಹು ವಿಣೆಮೃಯಲು] ಈ ಶರೀರವನ್ನು ನಿರ್ಮಿಸಿವೆ.

**ಭಾವಾರ್ಥ :** - ಈ ಮೂರು ಲೋಕಗಳಲ್ಲಿ ಎಷ್ಟು ದುಃಖಿಗಳಿವೆ ಅಷ್ಟೇಲ್ಲ ದುಃಖಿಗಳಿಂದ ನಿರ್ಮಿಸಿದ್ದರುವುದರಿಂದ ಈ ದೇಹವು ದುಃಖಿರೂಪವಿದೆ. ಮತ್ತು ಪರಮಾತ್ಮನಂತೂ ವ್ಯವಹಾರದಿಂದ ದೇಹದಲ್ಲಿ ಇರುತ್ತಿದ್ದರೂ ಕೂಡ ನಿಶ್ಚಯಿಸಿದ್ದರೂ ಅವನು ದೇಹದಿಂದ ಭಿನ್ನಸಿರುವುದರಿಂದ ಅನಾಕುಲತೆಯಲಕ್ಷಣವಿರುವಂಥ ಸುಖಿಸ್ಥಭಾವವುಳ್ಳವನಿದ್ದಾನೆ. ಮೂರುಲೋಕಗಳಲ್ಲಿ ಎಷ್ಟು ಪಾಪಗಳಿವೆ ಅಷ್ಟೇಲ್ಲ ಪಾಪಗಳಿಂದ ನಿರ್ಮಿಸಿರುವುದರಿಂದ ಈ ದೇಹವು ಪಾಪರೂಪವಿದೆ, ಮತ್ತು ಶುದ್ಧ ಆತ್ಮನಂತೂ ವ್ಯವಹಾರದಿಂದ ದೇಹದಲ್ಲಿ ಇರುತ್ತಿದ್ದರೂ ಕೂಡ ನಿಶ್ಚಯಿಸಿದ್ದ ಅವನು ಪಾಪರೂಪವಾದ ದೇಹದಿಂದ ಭಿನ್ನಸಿರುವುದರಿಂದ ಅತ್ಯೇವ ಪವಿತ್ರನಿದ್ದಾನೆ. ಮೂರು ಲೋಕಗಳಲ್ಲಿ ಎಷ್ಟು ಅಶುಚಿಪದಾರ್ಥಗಳಿವೆ ಅಷ್ಟೇಲ್ಲ ಅಶುಚಿಪದಾರ್ಥಗಳಿಂದ ನಿರ್ಮಿಸಿರುವುದರಿಂದ ಈ ದೇಹವು

**ಭುವನ ಮೂರೋಳಿರುವೆಲ್ಲದುಃಖ ಪಾಪ ಅಶುಚಿವಸ್ತುಗಳ ಕೊಂಡು |**  
**ಅವೆಲ್ಲವುಗಳಿಂ ವಿಧಿ ವೈರಮನ್ಮಿಸಿ ದೇಹ ವಿನಿಮಿಸಿದನು ॥೧೫೦॥**

ಅಥ-

ಜೋಜಯ ದೇಹು ಫಿಷಾವಣಳು ಲಜ್ಜಾಪಿ ಕಿಂ ಣ ರಮಂತು ।  
ಣಾಣೆಯ ಧಮ್ಮೇಂ ರಜ ಕರಹಿ ಅಪ್ಪಾ ವಿಮಲು ಕರಂತು ॥೧೫೧॥  
ಯೋಗಿನ್ ದೇಹಃ ಘೃಣಾಸ್ಪದಃ ಲಜ್ಜಾಸೇ ಕಿಂ ನ ರಮಮಾಣಃ ।  
ಜ್ಞಾನಿನ್ ಧರ್ಮೇಣ ರತಿಂ ಕುರು ಆತ್ಮಾನಂ ವಿಮಲಂ ಕುರ್ವನ್ ॥೧೫೧॥

ಜೋಜಯ ಇತ್ಯಾದಿ । ಜೋಜಯ ಹೇ ಯೋಗಿನ್ ದೇಹು ಫಿಷಾವಣಳು ದೇಹೋ ಘೃಣಾಯಾ ದುಗುಂಭಯಾ ಸಹಿತಃ । ಲಜ್ಜಾಪಿ ಕಿಂ ಣ ರಮಂತು ದುಗುಂಭರಹಿತಂ ಪರಮಾತ್ಮಾನಂ ಮುಕ್ತಾಂ ದೇಹಂ ರಮಮಾಣೋ ಲಜ್ಜಾಂ ಕಿಂ ನ ಕರೋಣಿ । ತಹಿಂ ಕಿಂ ಕರೋಣೀತಿ ಪ್ರಶ್ನೇ ಪ್ರಶ್ನುತ್ತರಂ ದದಾತಿ । ಣಾಣೆಯ ಹೇ ವಿಶಿಷ್ಟಭೇದಜ್ಞಾನಿನ್ ಧಮ್ಮೇಂ ನಿಶ್ಚಯಧರ್ಮಶಬ್ದವಾಚ್ಯೇನ ವೀತರಾಗಬಾರಿತ್ತೇಣ ಕೃತ್ಯಾ ರಜ ಕರಹಿ ರತಿಂ ಶ್ರೀತಿಂ ಕುರು । ಕಿಂ ಕುರ್ವನ್ ಸನ್ । ಅಪ್ಪಾ ವೀತರಾಗಸದಾನಂದೈಕಸ್ಥಭಾವಪರಮಾತ್ಮಾನಂ ವಿಮಲು ಕರಂತು ಆರ್ಥರೀದ್ರಾ ದಿಸಮಸ್ತವಿಕಲ್ಪತ್ವಾಗೇನ ವಿಮಲಂ ನಿರ್ಮಲಂ ಕುರ್ವನ್ನಿತಿ ತಾತ್ಪರ್ಯರ್ವಮ್ ॥೧೫೧॥

ಅಶುಚಿರೂಪವಿದೆ, ಮತ್ತು ಶುದ್ಧಾತ್ಮನಂತೂ ವ್ಯವಹಾರದಿಂದ ದೇಹದಲ್ಲಿ ಇರುತ್ತಿದ್ದರೂ ಕೂಡ ಅವನು ನಿಶ್ಚಯದಿಂದ ದೇಹದಿಂದ ವ್ಯಘಸ್ಯಾತನಿರುವುದರಿಂದ ಅತ್ಯಂತ ನಿರ್ಮಲನಿದ್ದಾನೆ.

ಈ ಪ್ರಕಾರ ದೇಹದ ಜತೆ ಶುದ್ಧ ಆತ್ಮನ ಭೇದ ತಿಳಿದುಕೊಂಡು ನಿರಂತರ ಆತ್ಮಭಾವನೆ ಮಾಡಬೇಕೆಂಬುದು ಇಲ್ಲಿನ ತಾತ್ಪರ್ಯವಿದೆ.

ಈಗ ಮತ್ತೆ ದೇಹದ ಅಪವಿತ್ರೆಯನ್ನು ತಿಳಿಸಿಕೊಡುತ್ತಾರೆ,-

**ಗಾಥ - ೧೫೧**

**ಅನ್ವಯಾರ್ಥ :** - [ಜೋಜಯ] ಎಲ್ಲೆ ಯೋಗಿಯೇ ! [ದೇಹು ಫಿಷಾವಣಳು] ಈ ದೇಹವಂತೂ ಅಸಹ್ಯಕರವಿದೆ [ರಮಂತು] ಅದರಲ್ಲಿ ರಮಿಸುತ್ತಿರುವ ನಿನಗೆ [ಕಿಂ ಣ ಲಜ್ಜಾಪಿ] ನಾಱಿಕೆ ಹೇಗೆ ಬರುವುದಿಲ್ಲ. [ಣಾಣೆಯ] ಎಲ್ಲೆ ವಿಶಿಷ್ಟ ಭೇದಜ್ಞಾನಿಯೇ ! ನೀನು [ಅಪ್ಪಾ ವಿಮಲು ಕರಂತು] ಆತ್ಮನನ್ನ ನಿರ್ಮಲ ಮಾಡುತ್ತೆ [ಧಮ್ಮೇಂ ರಜ ಕರಹಿ] ಧರ್ಮದಲ್ಲಿ ಶ್ರೀತಿ ಮಾಡು.

**ಭಾವಾರ್ಥ :** - ಎಲ್ಲೆ ಯೋಗಿಯೇ ! ಈ ದೇಹವಂತೂ ಜುಗುಪ್ರಯುಕ್ತವಿದೆ. ಜುಗುಪ್ರಯಿಂದ ರಹಿತ ನಾದ ಪರಮಾತ್ಮಾನನ್ನು ಬಿಟ್ಟುಕೊಟ್ಟು ದೇಹದಲ್ಲಿ ಕ್ರಿಡಿಸುತ್ತಿರುವ ನಿನಗೆ ಲಜ್ಜೆ ಹೇಗೆ ಬರುವುದಿಲ್ಲ ? ಹಾಗಾದರೆ ನಾನು ಹೇಗೆ ಮಾಡಲೆಂಬ ಪ್ರಶ್ನೆಯ ಉತ್ತರರೂಪವಾಗಿ ಹೇಳುತ್ತಾರೆ. ಎಲ್ಲೆ ವಿಶಿಷ್ಟರದ ಭೇದ ಜ್ಞಾನಿಯೇ ! ನೀನು ಒಂದು ವೀತರಾಗಸದಾನಂದವೇ ಸ್ಥಭಾವವಿರುವಂಥ ಪರಮಾತ್ಮನನ್ನ ಆರ್ಥರೀದ್ರಾ ಮೊದಲಾದ ಸಮಸ್ತವಿಕಲ್ಪಗಳ ತ್ಯಾಗದಿಂದ ನಿರ್ಮಲನಾಗುತ್ತ ‘ನಿಶ್ಚಯಧರ್ಮ’ವೆಂಬ ಶಬ್ದದಿಂದ ವಾಚ್ಯವಾದಂಥ ವೀತರಾಗ ಚಾರಿತ್ರದ ಮೂಲಕ ಎಂದರೆ ಚಾರಿತ್ರವನ್ನು ಮಾಡಿ, ಚಾರಿತ್ರದಿಂದ ಅಧವಾ ಚಾರಿತ್ರದಲ್ಲಿ ಶ್ರೀತಿಯನ್ನು ಮಾಡು.

ಎಲೆ ಯೋಗಿ ದೇಹ ಘೃಣಾಸ್ಪದವಿದೆ ರಮಿಸಲು ಲಜ್ಜೆ ಹೇಗಾಗದು ।

ಎಲೆ ಜ್ಞಾನಿ ಧರ್ಮದಲ್ಲಿ ರತಿ ಮಾಡಿ ಆತ್ಮನನು ನಿರ್ಮಲಮಾಡು ॥೧೫೧॥

ಅಥ-

ಜೋಜಿಯ ದೇಹು ಪರಿಚ್ಛಯಹಿ ದೇಹು ನಿಂತಿಲ್ಲಿಲು ಹೋಜಿ ।  
ದೇಹ-ವಿಭಿಣ್ಣಿಲು ಕಾಣಿಮಲು ಸೋ ತುಹು ಅಪ್ಪಾ ಜೋಜಿ ॥೧೫॥

ಯೋಗಿನ್ ದೇಹಂ ಪರಿಶ್ರಜ ದೇಹೋ ನ ಭದ್ರಃ ಭವತಿ ।  
ದೇಹವಿಭಿನ್ನಂ ಜ್ಞಾನಿಮಯಂ ತಂ ತ್ವಂ ಆತ್ಮಾನಂ ಪಶ್ಯ ॥೧೬॥

ಜೋಜಿಯ ಇತ್ಯಾದಿ । ಜೋಜಿಯ ಹೇ ಯೋಗಿನ್ ದೇಹು ಪರಿಚ್ಛಯಹಿ ಶುಚಿದೇಹಾನ್ವಿತಾನಂದೈಕ-ಸ್ವಭಾವಾತ್ ಶುದ್ಧಾತ್ಮದವ್ಯಾದಿಲಕ್ಷಣಂ ದೇಹಂ ಪರಿಶ್ರಜ । ಕಸ್ವಾತ್ । ದೇಹು ನಿಂತಿಲ್ಲಿಲು ಹೋಜಿ ದೇಹೋ ಭದ್ರಃ ಸಮೀಚಿಸೋ ನ ಭವತಿ । ತಹಿರ್ ಕಿಂ ಕರೋಮಿತಿ ಪ್ರಶ್ನೇ ಕೃತೇ ಪ್ರಶ್ನತ್ವರಂ ದದಾತಿ । ದೇಹವಿಭಿಣ್ಣಿಲು ದೇಹವಿಭಿನ್ನಂ ಕಾಣಿಮಲು ಜ್ಞಾನೇನ ನಿವೃತ್ತಂ ಜ್ಞಾನಿಮಯಂ ಕೇವಲಜ್ಞಾನಾವಿನಾಭೂತಾನಂತರಗುಣಿಮಯಂ ಸೋ ತುಹುಂ ಅಪ್ಪಾ ಜೋಜಿ ತಂ ಪೂರ್ವೋಕ್ತಲಕ್ಷಣಿಮಾತ್ಮಾನಂ ತ್ವಂ ಕತಾರ ಪಶ್ಯಾತಿ । ಅಯಿಮತ್ತ ಭಾವಾಧರ್ । ‘ಚಂಡೋ ನಿ ಮುಯಜ ವೇರಂ ಭಂಡಣಸಿಲೋ ಯ ಧಮ್ಮದಯಾರಹಿಷಿ । ದುಟ್ಟಾಃ ನಿ ಯ ಏದಿ ವಸಂ

ಈಗ ದೇಹದ ಮೇಲಿನ ಸ್ವೇಹವನ್ನು ಬಿಡಿಸುತ್ತಾರೆ,-

ಗಾಥೆ - ೧೫

**ಅನ್ವಯಾಧರ್ :** - [ಜೋಜಿಯ] ಎಲ್ಲೆ ಯೋಗಿಯೇ ! ನೀನು [ದೇಹು ಪರಿಚ್ಛಯಹಿ] ದೇಹವನ್ನು ಬಿಡು ಎಂದರೆ ದೇಹದ ಮೇಲಿನ ಪ್ರತಿಯನ್ನು ಬಿಡು, ಏಕೆಂದರೆ [ದೇಹು ಭಲ್ಲಿಲು ನಿ ಹೋಜಿ] ದೇಹವು ಭದ್ರವಿಲ್ಲ, ಆದ್ದರಿಂದ [ದೇಹ-ವಿಭಿಣ್ಣಿಲು] ದೇಹದಿಂದ ಭಿನ್ನವಾದ [ಸೋ ಕಾಣಿಮಲು ಅಪ್ಪಾ] ಆ ಜ್ಞಾನಿಮಯನಾದ ಆತ್ಮನನ್ನು [ತುಹುಂ ಜೋಜಿ] ನೀನು ನೋಡು.

**ಭಾವಾಧರ್ :** - ಎಲ್ಲೆ ಯೋಗಿಯೇ ! ನೀನು ಶುಚಿದೇಹವ್ಯಳ್ಳ ಎಂದರೆ ಪವಿತ್ರಸ್ವರೂಪವ್ಯಳ್ಳ ಒಂದು ನಿತ್ಯಾನಂದವೇ ಸ್ವಭಾವವಿರುವಂಥ ಶುದ್ಧಾತ್ಮದವ್ಯಾದಿಂದ ವಿಲಕ್ಷಣವಾದ ದೇಹವನ್ನು ಬಿಟ್ಟುಬಿಡು. ಏಕೆಂದರೆ ಆ ದೇಹವು ಸಮೀಚಿಸೆನವಿಲ್ಲ.

‘ಹಾಗಾದರೆ ನಾನೇನು ಮಾಡಲೇಂಬ ಪ್ರಶ್ನಗೆ ಈಗ ಉತ್ತರ ಕೊಡುತ್ತಾರೆ. ಕೇವಲಜ್ಞಾನದ ಜತೆ ಅವಿನಾಭೂತವೂ, ಅನಂತಗುಣಿಮಯವೂ ಆದ ಜ್ಞಾನದಿಂದ ನಿರ್ಮಿಸಿದ ಪೂರ್ವೋಕ್ತಲಕ್ಷಣವ್ಯಳ್ಳ ಆತ್ಮನನ್ನು ನೀನು ನೋಡು. ಗೊಮ್ಮೆಟಿನಾರ ಜೀವಕಾಂಡದಲ್ಲಿ ಹೇಳುತ್ತಾರೆ - ‘ಯಾವನು ಪ್ರಚಂಡ ತೀವ್ರ ಚ್ಯಾರ್ಡಿ ಯಿದಾನೆ, ವೈರವನ್ನು ಬಿಟ್ಟಿಲ್ಲ, ಜಗತ್ ಮಾಡುವ ಸ್ವಭಾವವ್ಯಳ್ಳವನಿದ್ದಾನೆ, ದಯಾಧರ್ಮದಿಂದ ರಹಿತನಿದ್ದಾನೆ, ದುಷ್ಪನಿದ್ದಾನೆ, ಗುರುಜನಾದಿಗಳ ವಶವತ್ತಿಯಲ್ಲ-ಇವೆಲ್ಲ ಲಕ್ಷಣಗಳು ಕೃಷ್ಣಲೇಶ್ಯೇಯಲ್ಲಿ ಜೀವನವಿವೆ. ಈ ಪ್ರಕಾರ ಗಾಢೆಯಲ್ಲಿ ಹೇಳಿದ ಲಕ್ಷಣವ್ಯಳ್ಳ ಕೃಷ್ಣಲೇಶ್ಯೇಯು, ಧನ-ಧಾನ್ಯಾದಿಗಳ ತೀವ್ರಮೂಚಾರ್ಯರಾವದ ಮತ್ತು ವಿಷಯಗಳ ಆಕಾಂಕ್ಷೆಯರಾವದ ನೀಲಲೇಶ್ಯೇಯು, ರಣಭಾಮಿಯಲ್ಲಿ ಹೊಡೆಯುವ ಇಚ್ಛೆ ಮತ್ತು ಯಾರಾದರೂ ಸ್ತುತಿ

ದೇಹವನು ಪರಿತೆಜಿಸೆಲೆ ಯೋಗಿ ದೇಹವು ಭದ್ರವಿಲ್ಲದರಿಂದ ।  
ದೇಹದಿಂ ಭಿನ್ನಜ್ಞಾನಿಮಯನಾದ ಆತ್ಮನನು ನೋಡು ನೀನು ॥೧೫॥

ಲಕ್ಷ್ಮಣಮೇಯಂ ತು ಕಿಣ್ಣಸ್ ||' ಇತಿ ಗಾಥಾಕಥಿತಲಕ್ಷ್ಮಣಾ ಕೃಷ್ಣಲೇಶ್ಯಾ , ಧನಧಾನ್ಯಾ ದಿತೀವ್ರಮೂಖ್ಯಾವಿಷಯಾ-  
ಕಾಂಕ್ಷಾದಿರೂಪಾ ನೀಲಲೇಶ್ಯಾ , ರಣೇ ಪರಣಂ ಪ್ರಾಧ್ಯಾಯತಿ ಸ್ತೋಯಮಾನಃ ಸಂತೋಷಂ  
ಕರೋತೀತ್ಯಾದಿಲಕ್ಷ್ಮಣಾಕಾಪೋತಲೇಶ್ಯಾ , ಚೆ ಏವಂ ಲೇಶ್ಯಾತ್ಯಯಪ್ರಭೃತಿಸಮಸ್ತವಿಭಾವತ್ಯಾಗೇನ  
ದೇಹಾಧಿಸ್ಮಾತ್ಯಾನಂ ಭಾವಯ ಇತಿ ||೧೫॥

ಅಥ-

ದುಕ್ಷಹ ಕಾರಣ ಮುಣಿವಿ ಮಣಿ ದೇಹು ವಿ ಏಹು ಚಯಂತಿ |  
ಜಿತ್ತ್ವಾ ಇ ಪಾಹಿ ಪರಮಸುಹು ತಿತ್ತ್ವಾ ವಿ ಸಂತ ವಸಂತಿ ||೧೫॥

ದುಃಖಸ್ಯ ಕಾರಣಂ ಮತ್ತಾ ಮನಸಿ ದೇಹಮಪಿ ಇಮಂ ತ್ಯಜಂತಿ |  
ಯತ್ ನ ಪ್ರಾಪ್ತಾವಂತಿ ಪರಮಸುಖಂ ತತ್ ಕಿಂ ಸಂತಃ ವಸಂತಿ ||೧೫॥

ದುಕ್ಷಹಂ ಇತ್ಯಾದಿ | ದುಕ್ಷಹಂ ಕಾರಣಾ ವೀತರಾಗತಾತ್ಮಿ ಕಾಸಂದರೂಪಾತ್ ಶುದ್ಧಾತ್ಮಸುಖಾದ್ವಿಲಕ್ಷ್ಮಣಸ್ಯ  
ನಾರಕಾದಿದುಃಖಸ್ಯ ಕಾರಣಂ ಮುಣಿವಿ ಮತ್ತಾ | ಕ್ಷ | ಮಣಿ ಮನಸಿ | ಕರ್ಮ | ದೇಹು ವಿ ದೇಹಮಪಿ ಏಹು  
ಇಮಂ ಪ್ರತ್ಯಕ್ಷೇಭೂತಂ ಚಯಂತಿ ದೇಹಮಮತ್ತಂ ಶುದ್ಧಾತ್ಮನಿ ಸಿಫಾತ್ಯಾ ತ್ಯಜಂತಿ ಜಿತ್ತ್ವಾ ಇ ಪಾಹಿಂ ಯತ್ ದೇಹೇ  
ನ ಪ್ರಾಪ್ತಾವಂತಿ | ಕರ್ಮ | ಪರಮಸುಹು ಪಂಚೀಂದ್ರಿಯವಿಷಯಾತೀತಂ ಶುದ್ಧಾತ್ಮಾಸುಭೂತಿಸಂಪನ್ಮಂ ಪರಮಸುಖಂ  
ತಿತ್ತ್ವಾ ಕಿ ಸಂತ ವಸಂತಿ ತತ್ ದೇಹೇ ಸಂತಃ ಸತ್ಪುರುಷಾಃ ಕಿಂ ವಸಂತಿ ಶುದ್ಧಾತ್ಮಸುಖಸಂತೋಷಂ ಮುಕ್ತಾ ತತ್,  
ಕಿಂ ರತ್ತಿಂ ಕುರ್ವಾಂತಿ ಇತಿ ಭಾವಾಧರಃ ||೧೫॥

ಅಥಾತ್ಯಾಯತ್ತಸುಖೀ ರತ್ತಿಂ ಕುರ್ವಾಂತಿ ದರ್ಶಾಯತಿ-

ಮಾಡಿದರೆ ಸಂತೋಷ ಹೊಂದುವಿಕೆ ಮೊದಲಾದ ಲಕ್ಷ್ಮಣವುಳ್ಳ ಕಾಪೋತಲೇಶ್ಯೈಯೆಂದು ಹೀಗೆ ಮೂರು ಅಶುಭ  
ಲೇಶ್ಯಗಳಿಂದ ಹಿಡಿದು ಸಮಸ್ತ ವಿಭಾಗಗಳ ತ್ಯಾಗದಿಂದ ದೇಹದಿಂದ ಭಿನ್ನನಾದ ಅತ್ಯನನ್ನ ನೀನು ನಿರಂತರ  
ಭಾವಿಸು.

ಈಗ ಮತ್ತೆ ದೇಹವು ದುಃಖಿದ ಕಾರಣವಿದೆಯೆಂದು ತಿಳಿಸಿಕೊಡುತ್ತಾರೆ,-

ಗಾಥೆ - ೧೫

ಅನ್ವಯಾಧರಃ :- [ಏಹು ದೇಹು ವಿ] ಈ ದೇಹವು ಕೂಡ [ದುಕ್ಷಹು ಕಾರಣ ಮಣಿ ಮುಣಿವಿ]  
ದುಃಖಿದ ಕಾರಣವಿದೆಯೆಂದು ಮನಸ್ಸಿನಲ್ಲಿ ತಿಳಿದುಕೊಂಡು [ಸಂತ] ಸತ್ಪುರುಷರು [ಚಯಂತಿ] ದೇಹದ  
ಮಮತೆಯನ್ನು ಬಿಟ್ಟುಕೊಡುತ್ತಾರೆ. ಏಕೆಂದರೆ [ಜಿತ್ತ್ವಾ] ಯಾವ ದೇಹದಲ್ಲಿ [ಪರಮಸುಹು ಇ ಪಾಹಿಂ] ಪರಮಸುಖವನ್ನು  
ಪಡೆಯುವುದಿಲ್ಲ [ತಿತ್ತ್ವಾ] ಆ ದೇಹದಲ್ಲಿ ಸತ್ಪುರುಷರು [ಕಿ ವಸಂತಿ] ಏತಕ್ಕಾಗಿ ನಿವಾಸ  
ಮಾಡುವರು ? ಎಂದರೆ ವಾಸಮಾಡುವುದಿಲ್ಲವೆಂಬ ಭಾವವು.

ದೇಹ ಸಹ ದುಃಖೇತುವೆಂದು ಮನದಲರಿತಸಾಧು ತೆಚಿಸುವರು |

ದೇಹದಲ್ಲಿ ಪರಮಸುಖ ಪಡೆಯದವರು ಅದರಲೇಕೆ ವಾಸಿಸುವರು ||೧೫॥

**ಅಪ್ಪಾಯತ್ತುಲು ಜಂ ಜಿ ಸುಹು ತೇಣ ಜಿ ಕರಿ ಸಂತೋಸು ।**  
**ಪರ ಸುಹು ವಥ್ ಚಿಂತಂತಾಹ ಹಿಯಜಿ ಣ ಫಿಟ್ಟಿ ಸೋಸು ॥೧೫೪॥**  
**ಅತ್ಯಾಯತ್ತಂ ಯದೇವ ಸುಖಂ ತೇಸ್ನೇವ ಕುರು ಸಂತೋಷಮ್ ।**  
**ಪರಂ ಸುಖಂ ವತ್ಸ ಚಿಂತಯತಾಂ ಹೃದಯೀ ನ ನಶ್ಯತಿ ಶೋಷಃ ॥೧೫೫॥**

ಅಪ್ಪಾಯತ್ತುಲು ಇತ್ಯಾದಿ । ಅಪ್ಪಾಯತ್ತುಲು ಅನ್ಯದ್ವಯನಿರಪೇಕ್ಷಿತ್ತೇನಾತ್ಮಾಧೀನಂ ಜಂ ಜಿ ಸುಹು ಯದೇವ ಶುದ್ಧಾತ್ಮೈ ಸಂವಿತಿಸಮುತ್ಪನ್ನಂ ಸುಖಂ ತೇಣ ಜಿ ಕರಿ ಸಂತೋಸು ತೇಸ್ನೇವ ತದಸುಭವೇನ್ನೇವ ಸಂತೋಷಂ ಕುರು ಪರ ಸುಹು ವಥ್ ಚಿಂತಂತಾಹಂ ಇಂದಿಯಾಧೀನಂ ಪರಸುಖಂ ಚಿಂತಯತಾಂ ವತ್ಸ ಮಿತ್ರ ಹಿಯಜಿ ಣ ಫಿಟ್ಟಿ ಸೋಸು ಹೃದಯೀ ನ ನಶ್ಯತಿ ಶೋಷೋದಂತರಾಹ ಇತಿ । ಅತ್ಯಾಧ್ಯಾತ್ಮರತಿಃ ಸ್ವಾಧೀನಾ ವಿಚ್ಯೇದ- ವಿಘ್ರಾಘರಹಿತಾ ಚ, ಭೋಗರತಿಸ್ತ ಪರಾಧೀನಾ ಮಹ್ಯೇರಿಂಧನ್ಯೇರಿವ ಸಮುದ್ರಸ್ಯ ನದಿಸಹಸ್ಯೇರಿವಾತ್ಯತ್ಪಿಕರಾ ಚ । ಏವಂ ಜ್ಞಾತಾಂ ಭೋಗಸುಖಂ ತ್ಯಕ್ತಾ ಪದಮ್ಮಿ ರದೋ ಜೆಚ್ಚಂ ಸಂತುಟೋ ಹೋದಿ ಜೆಚ್ಚಮೇದಮ್ಮಿ । ಏದೇಣಾ ಹೋಹಿ ತಿತ್ತೋ

**ಭಾವಾರ್ಥ :-** ಈ ಪ್ರತ್ಯೇಕ ಗೋಚರವಾದ ದೇಹವು ಕೂಡ ಏತರಾಗತಾತ್ಮಿಕ ಆನಂದರೂಪನಾದ ಶುದ್ಧಾತ್ಮನ ಸುಖದಿಂದ ವಿಲಕ್ಷಣವಾದ ನರಕಾದಿಗಳ ದುಃಖದ ಕಾರಣವಿದೆಯಿಂದು ಮನಸ್ಸಿನಲ್ಲಿತೀಳಿದುಕೊಂಡು ಶುದ್ಧಾತ್ಮನಲ್ಲಿ ಸಿರವಿದ್ಯುಕೊಂಡು ಸತ್ಯರೂಪರು ದೇಹದ ಮೇಲಿನ ಮಮತೆಯನ್ನ ಬಿಟ್ಟುಕೊಡುತ್ತಾರೆ. ಏಕೆಂದರೆ ಯಾವ ದೇಹದಲ್ಲಿ ಪಂಚೇಂದ್ರಿಯಗಳ ವಿಷಯಗಳಿಂದ ರಹಿತವಾದ ಶುದ್ಧಾತ್ಮನುಭೂತಿ ಸಂಪನ್ಮೂಲ ಸುಖವನ್ನು ಪಡೆಯುವುದಲ್ಲಿ ಆ ದೇಹದಲ್ಲಿ ಸತ್ಯರೂಪರು ಏತಕ್ಕಾಗಿ ವಾಸಮಾಡುವರು, ಶುದ್ಧಾತ್ಮಸುಖವನ್ನಿನ ಸಂತೋಷವನ್ನು ಬಿಟ್ಟು ಆ ದೇಹದಲ್ಲಿ ಏತಕ್ಕಾಗಿ ತಾನೆ ಪ್ರೀತಿ ಮಾಡುವರು ?

ನೀನು ಅತ್ಯಾಧೀನ ಎಂದರೆ ಸ್ವಾಧೀನವಾದ ಸುಖದಲ್ಲಿ ಪ್ರೀತಿ ಮಾಡೆಂದು ಈಗ ತಿಳಿಸಿಕೊಡುತ್ತಾರೆ,-

### ಗಾಥೆ - ೧೫೬

**ಅನ್ನಯಾರ್ಥ :-** [ವಥ್] ಎಲ್ಲೆ ಮಿತ್ರನೇ ! [ಜಂ ಜಿ ಅಪ್ಪಾಯತ್ತುಲು ಸುಹು] ಯಾವ ಅತ್ಯಾಧೀನವಾದ ಸ್ವಾಧೀನವಾದ ಸುಖವಿದೆ [ತೇಣ ಜಿ] ಅದರಿಂದಲೇ [ಸಂತೋಸು ಕರಿ] ಸಂತೋಷ ಹೊಂದು. [ಪರ ಸುಹು ಚಿಂತಂತಾಹಂ] ಪರಾಧೀನ-ಇಂದಿಯಾಧೀನವಾದ ಸುಖದ ಚಿಂತನೆ ಮಾಡುವವನಿಗೆ [ಹಿಯಜಿ ಸೋಸು] ಹೃದಯದ ಅಂತರಾಹವು [ಣ ಫಿಟ್ಟಿ ಸು] ನಾಶಹೊಂದುವುದಿಲ್ಲ.

**ಭಾವಾರ್ಥ :-** ಅನ್ಯದ್ವಯಗಳಿಂದ ನಿರಪೇಕ್ಷವಿರುವುದರಿಂದ ಅತ್ಯಾಧೀನವಿರುವಂಥ ಆ ಶುದ್ಧಾತ್ಮನ ಸಂವೇದನದಿಂದ ಉತ್ಪನ್ನವಾದ ಸುಖದಿಂದಲೇ - ಅವನ ಅನುಭವದಿಂದಲೇ ಸಂತೋಷಪಡೆ. ಎಲ್ಲೆ ಮಿತ್ರನೇ ! ಪರಾಧೀನವಾದ ಎಂದರೆ ಇಂದಿಯಾಧೀನವಾದ ಸುಖವನ್ನ ಚಿಂತಿಸುವವನಿಗೆ ಹೃದಯದ ಅಂತರಾಹವು ಅಳಿಸಿ ಹೋಗುವುದಿಲ್ಲ.

**ಯಾವ ಅತ್ಯಾಧೀನ ಸುಖವಿದೆ ಅದರಿಂದಲೇ ತೋಷಿಸೆಲೆ ವತ್ಸ ।**  
**ತವೆ ಪರಾಧೀನ ಸುಖಚಿಂತಿಪರಹೃದಯದಾಹನಾಶವಾಗದು ॥೧೫೬॥**

ಹೋಹದಿ ತುಹ ಉತ್ತಮಂ ಸುಕ್ವಂ ॥’ ಇತಿ ಗಾಥಾಕ್ಷಿತಲಕ್ಷಣೇ ಅಧ್ಯಾತ್ಮಸುಖೀ ಸ್ತಿತ್ಯಾಚ ಭಾವನಾ ಕರ್ತವೇತಿ ತಾತ್ಪರ್ಯಾರ್ಥ । ತಥಾ ಚೋಕ್ತಮ್ಯ - ‘ತಿಣಾಕಟ್ಟೇಣ ವ ಅಗ್ರೀಲವಣಸಮೂಹೀ ಣದೀಸಹಸ್ರೇಹಿಂ । ಣ ಇವೋ ಜೀವೋ ಸಕ್ಷೋ ತಿಪ್ಪೇದುಂ ಕಾಮಭೋಗೇಹಿಂ॥’ । ಅಧ್ಯಾತ್ಮಶಬ್ದಸ್ಯ ಪೃತ್ಯತ್ತಿಃ ಕ್ರಿಯತೇಮಿಥಾತ್ಮಪಿಷಯ-ಕಷಾಯಾದಿಬಹಿದ್ರ್ವಯೇ ನಿರಾಲಂಬನತ್ತೇನಾತ್ಮನುಷಾಸನಮಧ್ಯಾತ್ಮಮ್ಯ ॥೧೫॥

ಅಧ್ಯಾತ್ಮನೋ ಜ್ಞಾನಸ್ವಭಾವಂ ದರ್ಶಯತಿ-

ಅಪ್ರಹ ಕಾಣು ಪರಿಚ್ಛಯವಿ ಅಣ್ಣಾ ಣ ಅತಿ ಸಹಾಲು ।  
ಇಲು ಜಾಣೇವಿಣು ಜೋಜಯಹು ಪರಹ ಮ ಬಂಧಲು ರಾಲು ॥೧೬॥

ಆತ್ಮನಃ ಜ್ಞಾನಂ ಪರಿತ್ಯಜ್ಯ ಅನೋ ನ ಅಸ್ತಿ ಸ್ವಭಾವಃ ।  
ಇದಂ ಜ್ಞಾತ್ಮಾ ಯೋಗಿನ್ ಪರಸ್ಮಿನ್ ಮಾ ಬಧಾನ ರಾಗಮ್ ॥೧೭॥

ಅಪ್ರಹಂ ಇತ್ಯಾದಿ । ಅಪ್ರಹಂ ಶುದ್ಧಾತ್ಮನಃ ಕಾಣು ಪರಿಚ್ಛಯವಿ ವೀತರಾಗಸ್ಸಸಂವೇದನಜ್ಞಾನಂ ತ್ಯಕ್ತಾಂ  
ಅಣ್ಣಾ ಣ ಅತಿ ಸಹಾಲು ಅನೋ ಜ್ಞಾನಾದ್ವಿಭಿನ್ನಃ ಸ್ವಭಾವೋ ನಾಸ್ತಿ ಇಲು ಜಾಣೇವಿಣು ಇದಮಾತ್ಮನಃ ಶುದ್ಧಾತ್ಮಜ್ಞಾನಂ  
ಸ್ವಭಾವಂ ಜ್ಞಾತ್ಮಾ ಜೋಜಯಹು ಭೋ ಯೋಗಿನ್ ಪರಹಂ ಮ ಬಂಧಲು ರಾಲು ಪರಸ್ಮಿನ್ ಶುದ್ಧಾತ್ಮನೋ ವಿಲಕ್ಷಣೇ

ಅಧ್ಯಾತ್ಮದ ಪ್ರೀತಿಯು ಸಾಧ್ಯಾನವಿದೆ ಅದು ವಿಷ್ಣೇದ ಹಾಗೂ ವಿಷ್ಣುಗಳ ಸಮಾಹದಿಂದ ರಹಿತವಿದೆ;  
ಮತ್ತು ಭೋಗಗಳ ಪ್ರೀತಿಯು ಪರಾಧೀನವಿದೆ. ಯಾವ ಪ್ರಕಾರ ಇಂಧನದಿಂದ ಅಗ್ನಿಯು ಶಾಂತವಾಗುವುದಿಲ್ಲ,  
ಸಾವಿರಾರು ನದಿಗಳಿಂದ ಸಮುದ್ರವು ತೃಪ್ತವಾಗುವುದಿಲ್ಲ ಅದೇ ಪ್ರಕಾರ ಭೋಗಗಳ ಪ್ರೀತಿಯು ತೃಪ್ತಿಕರವಿಲ್ಲವೆಂದು  
ತಿಳಿದುಕೊಂಡು ಭೋಗಸುಖಿವನ್ನು ಬಿಟ್ಟುಕೊಡಬೇಕು. ಮತ್ತು ಶ್ರೀ ಸಮಯಸಾರದ ೨೦೯ ನೇ ಗಾಢಿಯಲ್ಲಿ  
ಹೇಳಿದಂತೆ ಎಂದರೆ ‘ ಎಲ್ಲೆ ಭವ್ಯ ಪ್ರಾಣಿಯೀ ! ನೀನು ಆತ್ಮನಲ್ಲಿ (ಜ್ಞಾನದಲ್ಲಿ) ನಿತ್ಯ ಪ್ರೀತಿಯುಳ್ಳವನಾಗು,  
ಆತ್ಮನಲ್ಲಿಯೀ ನಿತ್ಯ ಸಂತುಪ್ಣಾಗು ಮತ್ತು ಅವನಲ್ಲಿಯೀ ತೃಪ್ತನಾಗು, ಹೀಗೆ ಮಾಡುವುದರಿಂದ ನಿನಗೆ ಉತ್ತಮ  
ಸುಖವು ದೋರುವುದು’- ಎಂದು ಹೇಳಿದ ಲಕ್ಷಣವುಳ್ಳ ಅಧ್ಯಾತ್ಮಸುಖಿವುದಲ್ಲಿ ಸ್ಥಿರವಿದ್ವಿಕೊಂಡು ಆತ್ಮಭಾವನೆ  
ಭಾವಿಸಬೇಕೆಂಬುದು ಇಲ್ಲಿನ ತಾತ್ಪರ್ಯವಿದೆ. ಇತರೆಡೆಯೂ ಹೇಳಿದ್ದಾರೆ-‘ಯಾವ ಪ್ರಕಾರ ತೃಣ, ಕಾಷ್ಟ  
ಮೊದಲಾದ ಇಂಧನಗಳಿಂದ ಅಗ್ನಿಯು ಶಾಂತವಾಗುವುದಿಲ್ಲ ಮತ್ತು ಸಹಸ್ರಾರು ನದಿಗಳ ನೀರಿನಿಂದ ಲವಣ  
ಸಮುದ್ರವು ತುಂಬಿ ಹೊರಡಲುವುದಿಲ್ಲ ಅದೇ ಪ್ರಕಾರ ಈ ಜೀವನು ಕಾಮಭೋಗಗಳಿಂದ ತೃಪ್ತನಾಗುವ  
ಸಾಧ್ಯತೆಯಿಲ್ಲ.

ಅಧ್ಯಾತ್ಮ ಎಂದರೆ ಮಿಥಾತ್ಪ, ವಿಷಯ, ಕಷಾಯ ಮೊದಲಾದ ಬಾಹ್ಯ ಪದಾರ್ಥಗಳ ಅವಲಂಬನೆಯನ್ನು  
ಬಿಟ್ಟುಕೊಟ್ಟ ಆತ್ಮನಲ್ಲಿ ಅನುಷಾಸನ ಮಾಡುವುದು, ಪ್ರವರ್ತನೆ ಮಾಡುವುದು, ತಲ್ಲಿನವಾಗುವುದು ಅದು  
ಅಧ್ಯಾತ್ಮವಿದೆ.

ಈಗ ಜ್ಞಾನವು ಆತ್ಮನ ಸ್ವಭಾವವಿದೆಯೆಂದು ತಿಳಿಸಿಕೊಡುತ್ತಾರೆ,-

ಜ್ಞಾನವನು ಪರಿತೆಚೆಸಿ ಬೇರಾವುದು ಆತ್ಮನ ಸ್ವಭಾವವಿಲ್ಲ ।  
ನೀನದನು ತಿಳಿದೆಲೆಯೋಗಿ ಪರದಜತೆ ರಾಗವನು ಕಟ್ಟಬೇಡ ॥೧೮॥

ದೇಹೇ ರಾಗಾದಿಕಂ ಮಾ ಕುರು ತಷ್ಣಾತ್ | ಅತ್ಯಾತ್ಮನಃ ಶುದ್ಧಾತ್ಮಜಾನಸ್ವರೂಪಂ ಜ್ಞಾತಾತ್ಮ ರಾಗಾದಿಕಂ ತ್ಯಕ್ತಾ ಚ  
ನಿರಂತರಂ ಭಾವನಾ ಕರ್ತವ್ಯೇತ್ಯಭಿಪ್ರಾಯಃ ||೧೫೬||

ಅಥ ಸ್ವಾತ್ಮೋಪಲಂಭನಿಮಿತ್ತಂ ಚತ್ತಸ್ವಿರೀಕರಣರೂಪೇಣ ಪರಮೋಪದೇಶಂ ಪಂಚಕಲೀನದಶ್ರಯತಿ-

ವಿಷಯ-ಕಸಾಯಹಿ ಮಣಿ-ಸಲಿಲು ಣಾವಿ ಡಹುಲಿಜ್ಞಿ ಜಾಸು |

ಅಪ್ರಾ ಣಿಮೃಲು ಹೋಜಿ ಲಹು ವಧ ಪಚ್ಚಕ್ವಿ ವಿ ತಾಸು ||೧೫೭||

ವಿಷಯಕಷಾಯ್ಯಃ ಮನಃಸಲೀಲಂ ನೈವ ಕ್ಷಬ್ದಾತಿ ಯಸ್ಯ |

ಅತ್ಯಾನಿಮೂಲೋ ಭವತಿ ಲಘು ವತ್ಸಸ್ತುತ್ಯಕೋಟಪಿ ತಸ್ಯ ||೧೫೮||

ವಿಷಯ ಇತ್ಯಾದಿ | ವಿಷಯಕಷಾಯಹಿಂ ಮಣಿಸಲಿಲು ಜ್ಞಾನಾವರಣಾದ್ವಾಕ್ಯಕರ್ಮಜಲಚರಾಕೀಣ-  
ಸಂಸಾರಸಾಗರೇ ನಿರ್ವಿಷಯಕಷಾಯರೂಪಾತ್ | ಶುದ್ಧಾತ್ಮತತ್ತಾತ್ಮ ಪ್ರತಿಪಕ್ಷಭಾತ್ಯೇ ವಿಷಯಕಷಾಯ

### ಗಾಢ - ೧೫೯

**ಅನ್ವಯಾಧ್ರ :** - [ಜೋಜಿಯಹು] ಎಲ್ಲೆ ಯೋಗಿಯೇ ! [ಜಾಸು ಪರಿಚ್ಛಯವಿ] ಜ್ಞಾನವನ್ನು  
ಹೊರತುಪಡಿಸಿ [ಅಣ್ಣಿ ಅಪ್ರಾಹಂ ಸಹಾಲು ಣಿ ಅತ್ಯಿ] ಬೇರೆ ಯಾವುದೂ ಆತ್ಮನ ಸ್ವಭಾವವಿಲ್ಲ [ಇಲು  
ಜಾಣೀವಿಸು] ಆತ್ಮನ ಈ ಸ್ವಭಾವವನ್ನು ತಿಳಿದುಕೊಂಡು [ಪರಹಂ ರಾಲು ಮಿ ಬಂಧಳು] ಪರದ ಜತೆ  
ಪ್ರೀತಿಯನ್ನು ಕಟ್ಟಬೇಡ-ಇಟ್ಟಕೊಳ್ಳಬೇಡ.

**ಭಾವಾಧ್ರ :** - ಏತರಾಗಸ್ವಸಂವೇದನರೂಪ ಜ್ಞಾನವನ್ನು ಹೊರತುಪಡಿಸಿ ನಿಜಶುದ್ಧಾತ್ಮನ ಜ್ಞಾನದಿಂದ  
ಬಿನ್ನವಾದ ಸ್ವಭಾವವಿಲ್ಲ. ಆತ್ಮನ ಈ ಶುದ್ಧಾತ್ಮಜಾನ ಸ್ವಭಾವವನ್ನು ತಿಳಿದುಕೊಂಡು ಎಲ್ಲೆ ಯೋಗಿಯೇ ! ಪರದಲ್ಲಿ  
ಎಂದರೆ ಆತ್ಮನಿಂದ ವಿಲಕ್ಷಣ ಪರವಾದಂಥ ದೇಹದಲ್ಲಿ ರಾಗಾದಿಗಳನ್ನು ಮಾಡಬೇಡ.

ಆತ್ಮನ ಶುದ್ಧಾತ್ಮಜಾನವನ್ನು ತಿಳಿದುಕೊಂಡು ಮತ್ತು ರಾಗಾದಿಗಳ ತ್ಯಾಗಮಾಡಿ ನಿರಂತರವಾಗಿ  
ಆತ್ಮಭಾವನೆಯನ್ನು ಭಾವಿಸಬೇಕೆಂಬುದು ಇಲ್ಲಿನ ಅಭಿಪ್ರಾಯವಿದೆ.

ನಿಜಾತ್ಮನ ಪ್ರಾಪ್ತಿಯ ಸಲುವಾಗಿ ಚಿತ್ತವನ್ನು ಸ್ಥಿರಮಾಡಬೇಕೆಂಬ ಪರಮೋಪದೇಶವನ್ನು ಈಗ ಇದು  
ಗಾಢಗಳಿಂದ ಪ್ರದರ್ಶಿಸುತ್ತಾರೆ,-

### ಗಾಢ - ೧೬೦

**ಅನ್ವಯಾಧ್ರ :** - [ವಧ] ಎಲ್ಲೆ ವತ್ಸನೇ ! [ಜಾಸು ಮಣಿ ಸಲಿಲು] ಯಾವನ ಮನಸ್ಸರೂಪದ  
ಜಲವು [ವಿಷಯ-ಕಸಾಯಹಿಂ] ವಿಷಯಕಷಾಯರೂಪದ ಪ್ರಚಂಡ ಪವನದಿಂದ [ಣಾವಿ ಡಹುಲಿಜ್ಞಿ]  
ಕ್ಷುಬ್ಧವಾಗುವುದಿಲ್ಲ [ತಾಸು ಅಪ್ರಾ] ಅವನ ಆತ್ಮನು [ಲಹು] ಶೀಷ್ಯವಾಗಿ [ಣಿಮೃಲು ಹೋಜಿ]  
ನಿಮೂಲನಾಗುತ್ತಾನೆ ಮತ್ತು [ಪಚ್ಚಕ್ವಿ ವಿ] ಪ್ರತ್ಯಕ್ಷ ಕೂಡ ಆಗುತ್ತಾನೆ.

ಯಾವನ ಮನರೂಪದ ಜಲ ವಿಷಯಕಷಾಯದಲಿ ಕ್ಷುಬ್ಧವಾಗದು |

ಅವನಾತ್ಮ ಶೀಷ್ಯ ನಿಮೂಲ ಮೇಣಿತ್ಯಕ್ಷವಾಗುವನೆಲೆ ವತ್ಸ ||೧೫೯||

ಮಹಾವಾತ್ಮೇಮಾನಃ ಪ್ರಚುರಸಲಿಲಂ ಜಾವಿ ದಹುಲಿಜ್ಜಜ್ಞ ಸ್ವೇವಕ್ಷಬ್ದ್ಯತಿ ಜಾಸು ಯಸ್ಯ ಭವ್ಯವರಪುಂಡರೀಕಸ್ಯ ಅಪ್ಪಾ ಹೆಮ್ಮುಲು ಹೋಜ್ಜ ಲಹು ಆತ್ಮರತ್ನವಿಶೇಷೋಽನಾದಿಕಾಲರೂಪಮಹಾಪಾತಾಲೇ ಪತಿತಃ ಸನ್ ರಾಗಾದಿಮಲ-ಪರಹಾರೇಣ ಲಹು ಶೀಫ್ರಂ ನಿಮೂಲೋ ಭವತಿ । ವಥ ವತ್ತ । ನ ಕೇವಲಂ ನಿಮೂಲೋ ಭವತಿ ಪಚ್ಚಕ್ಷ್ವಾ ವಿಶುದ್ಧಾತ್ಮಾ ಪರಮುಳ್ಳತ್ಯಾಚ್ಯತೇ ತಸ್ಯ ಪರಮಸ್ಯ ಕಲಾ ಅನುಭೂತಿಃ ಪರಮಕಲಾ ಏವ ದೃಷ್ಟಿಃ ಪರಮ- ಕಲಾದೃಷ್ಟಿಃ ತಯಾ ಪರಮಕಲಾದೃಷ್ಟಾ ಯಾವದವಲೋಕನಂ ಸೂಕ್ತಂ ನಿರೀಕ್ಷಣಂ ತೇನ ಪ್ರತ್ಯಕ್ಷೋಽಪಿ ಸ್ವಸಂಪೇದನಗ್ರಾಹ್ಯೋಽಪಿ ಭವತಿ । ಕಸ್ಯ । ತಾಸು ಯಸ್ಯ ಪೂರ್ವೋಕ್ತಪ್ರಕಾರೇಣ ನಿಮೂಲಂ ಮನಸ್ಸಸ್ಯೇತಿ ಭಾವಾಧರಃ ॥१५६॥

ಅಥ-

**ಅಪ್ಪಾ ಪರಹ ಇ ಮೇಲವಿಲು ಮಣಿ ಮಾರಿವಿ ಸಹಸ ತ್ತಿ ।**

**ಸೋ ವಥ ಜೋಷಿ ಕಿಂ ಕರಜ ಜಾಸು ಇ ಏಹೀ ಸತ್ತಿ ॥१५७॥**

**ಭಾವಾಧರ :-** ಜ್ಞಾನಾವರಣ ಮೊದಲಾದ ಎಂಟು ಕರ್ಮಗಳ ರೂಪದ ಜಲಚರ ಜೀವಗಳಿಂದ ತುಂಬಿಕೊಂಡ ಈ ಸಂಸಾರಸಾಗರದಲ್ಲಿ ನಿರ್ವಿಷಯ ಮತ್ತು ನಿಷ್ಪಾಯರೂಪದ (ವಿಷಯಕಷಾಯಗಳಲ್ಲದ) ಶುದ್ಧ ಆತ್ಮತತ್ತ್ವದಿಂದ ಪ್ರತಿಪಕ್ಷಭೂತವಾದ ವಿಷಯಕಷಾಯಗಳರೂಪದ ಪ್ರಚಂಡಪವನಾಹತಿಯಿಂದ ಯಾವ ಭವ್ಯವರಪುಂಡರೀಕನ ಮನಸ್ಸರೂಪದ ಪ್ರಚುರಜಲವು ಕೋಭೇಗೋಳ್ಳವುದಿಲ್ಲ, ಆತನ ಅನಾದಿಕಾಲರೂಪವಾದ ಮಹಾಪಾತಾಳದಲ್ಲಿ ಬಿದ್ದುಕೊಂಡ ಆತ್ಮರೂಪದ ರತ್ನವಿಶೇಷವು ರಾಗಾದಿ ಮಲದ ತ್ಯಾಗದಿಂದ ಶೀಫ್ರವಾಗಿ ನಿಮೂಲವಾಗುತ್ತದೆ, ಕೇವಲ ನಿಮೂಲವಾಗುತ್ತದೆಯೆಂದಿಷ್ಟೇ ಇಲ್ಲ, ಆದರೆ ಶುದ್ಧಾತ್ಮನನ್ನ ಪರಮನೆಂದು ಹೇಳಲಾಗುತ್ತದೆ, ಆ ಪರಮನ ಕಲೆ-ಅನುಭೂತಿಯು ಆ ಪರಮ ಕಲೆಯರೂಪದ ದೃಷ್ಟಿಯಿಂದಲೇ, ಅವಲೋಕನದಿಂದಲೇ- ಸೂಕ್ತಂ ನಿರೀಕ್ಷಣೆಯಿಂದಲೇ ಪ್ರತ್ಯಕ್ಷಕೂಡ-ಸ್ವಸಂಪೇದನಗ್ರಾಹ್ಯಕೂಡ ಆಗುತ್ತದೆ. ಅದು ಪೂರ್ವೋಕ್ತಪ್ರಕಾರದಿಂದ ನಿಮೂಲವಾದ ಮನಸ್ಸಳವರಿಗೆ ಆಗುತ್ತದೆಯೆಂಬುದು ಇಲ್ಲಿನ ಭಾವಾಧರವಿದೆ.

ಯಾರು ಮನಸ್ಸನ್ನ ಶೀಫ್ರವಾಗಿ ವಶದಲ್ಲಿಟ್ಟಿಕೊಂಡು ಆತ್ಮನನ್ನ ಪರಮಾತ್ಮನ ಜತೆಯಲ್ಲಿ ಒಂದುಗಳಿಸುವುದಿಲ್ಲ, ಯಾರಲ್ಲಿ ಇಂಥ ಶಕ್ತಿಯಲ್ಲ ಅವರು ಯೋಗದಿಂದ ಏನು ಮಾಡುವ ಸಾಧ್ಯತೆಯಿದೆ ಯೆಂದು ಈಗ ಹೇಳುತ್ತಾರೆ,-

**ಗಾಥ - १५८**

**ಅನ್ವಯಾಧರ :-** [ವಥ] ಎಲ್ಲೆ ವತ್ತನೇ ! [ಸಹಸ ತ್ತಿ ಮಣಿ ಮಾರಿವಿ] ಯಾವನು ಶೀಫ್ರವಾಗಿಯೇ ಮನಸ್ಸನ್ನ ವಶದಲ್ಲಿಟ್ಟಿಕೊಂಡು [ಅಪ್ಪಾ ಪರಹಂ ಇ ಮೇಲವಿಲು] ಆತ್ಮನನ್ನ ಪರಮಾತ್ಮನಲ್ಲಿ ಸೇರಿಸುವುದಿಲ್ಲ [ಸೋ] ಅವನು ಎಂದರೆ [ಜಾಸು ಏಹೀ ಸತ್ತಿ ಇ] ಯಾವನಿಗೆ ಇಂಥ ಶಕ್ತಿಯಲ್ಲ ಅವನು [ಜೋಷಿಂ ಕಿಂ ಕರಜ] ಯೋಗದಿಂದ ಏನು ಮಾಡುವನು ?

**ಮನವ ಶೀಫ್ರವಶಮಾಡಿ ಆತ್ಮನನು ಪರಮಾತ್ಮನಲಿ ಸೇರಿಸನು ।**

**ಅನಿತು ಶಕ್ತಿಯಲ್ಲದವಯೋಗದಿಂದೇನು ಮಾಡುವನೆಲೆ ವತ್ತ ॥१५८॥**

ಅತ್ಯಾಪರಸ್ಯ ನ ಮೇಲಿತಃ ಮನೋ ಮಾರಯಿತ್ವಾಸಹಸೇತಿ |  
ಸ ವತ್ಸ ಯೋಗೇನ ಕಿಂ ಕರೋತಿ ಯಸ್ಯ ನ ಈದೃಶೀ ಶಕ್ತಿಃ ॥೧೫॥

ಅಪ್ಪಾ ಇತ್ಯಾದಿ । ಅಪ್ಪಾ ಅಯಂ ಪ್ರತ್ಯಷ್ಠಿಭೂತಃ ಸವಿಕಲ್ಪ ಅತ್ಯಾಪರಹಂ ಖ್ಯಾತಿಪೂಜಾಲಾಭ-ಪ್ರಭುತಿಸಮಸ್ಯಮನೋರಥರೂಪವಿಕಲ್ಪಜ್ಞಾಲರಹಿತಸ್ಯ ವಿಶುದ್ಧಜ್ಞಾನದರ್ಶನಸ್ವಭಾವಸ್ಯ ಪರಮಾತ್ಮನಃ ಇ ಮೇಲವಿಲುನ ಯೋಜಿತಃ ಕಿಂ ಕೃತ್ಯಾ । ಮಣಿ ಮಾರಿವಿ ಮಿಥ್ಯಾತ್ಮವಿಷಯಕಷಾಯಾದಿವಿಕಲ್ಪಸಮೂಹಪರಿಣಿತಂ ಮನೋ ವಿತರಾಗನಿವಿ-ಕಲ್ಪಸಮಾಧಿಶಸ್ತೇಣ ಮಾರಯಿತ್ವಾಸಹಸ ತ್ತಿ ರ್ಯಾಣಿತಿ ಸೋ ವಥ ಜೋಪಂ ಕಿಂ ಕರ್ಜ ಸ ಪುರುಷಃ ವತ್ಸ ಯೋಗೇನ ಕಿಂ ಕರೋತಿ । ಸ ಕಃ । ಜಾಸು ಇ ಏಹಿ ಸತ್ತಿ ಯಸ್ಯೇಧೃಶಿ ಮನೋಮಾರಣಶಕ್ತಿನಾಸ್ತಿತಿ ತಾತ್ಪರ್ಯಮಾ ॥೧೫॥

ಅಥ-

ಅಪ್ಪಾ ಮೇಲ್ಲಿವಿ ಕಣಾಣಮಲು ಅಣ್ಣ ಜೇ ರ್ಯಾಯಹಿ ರ್ಯಾಣು ।  
ವಥ ಅಣಾಣಾ-ವಿಯಂಭಿಯಹ ಕಲು ತಹ ಕೇವಲ-ಕಣಾಣು ॥೧೬॥

ಅತ್ಯಾನಂ ಮುಕ್ತಾಜ್ಞಾನಮಯಂ ಅನ್ಯಾದ ಯೀ ಧ್ಯಾಯಂತಿ ಧ್ಯಾನಮಾ ।  
ವತ್ಸ ಅಜ್ಞಾನವಿಜ್ಯಂಭಿತಾನಾಂ ಕುತಃ ತೇವಾಂ ಕೇವಲಜ್ಞಾನಮಾ ॥೧೬॥

**ಭಾವಾರ್ಥ :-** ಯಾವನು ವಿಷಯ, ಕಷಾಯ, ಮಿಥ್ಯಾತ್ಮ ಮೊದಲಾದ ವಿಕಲ್ಪಸಮೂಹದಲ್ಲಿ ಪರಿಣಿತವಾದ ಮನಸ್ಸನ್ನ ನಿರ್ವಿಕಲ್ಪಸಮಾಧಿರೂಪದ ಶಸ್ತ್ರದಿಂದ ಕೂಡಲೇ ಹೊಡೆದು, ಈ ಪ್ರತ್ಯಕ್ಷರೂಪದ ಸವಿಕಲ್ಪ ಆತ್ಮನನ್ನ ಖ್ಯಾತಿ, ಪೂಜೆ, ಲಾಭ ಮೊದಲಾದ ಸಮಸ್ತ ಮನೋರಥರೂಪದ ವಿಕಲ್ಪಜ್ಞಾಲದಿಂದ ರಹಿತನು ಮತ್ತು ಒಂದು ವಿಶುದ್ಧಜ್ಞಾನ-ವಿಶುದ್ಧದರ್ಶನ ಸ್ವಭಾವವಿರುವಂಥ ಪರಮಾತ್ಮನಲ್ಲಿ ಒಂದುಗೂಡಿಸಿಲ್ಲ ಆ ಪುರುಷನು ಎಂದರೆ ತನ್ನ ಮನಸ್ಸನ್ನ ನಿಗ್ರಹಿಸುವಂಥ ಶಕ್ತಿಯಿಲ್ಲದ ಪುರುಷನು ಎಲ್ಲೆ ವತ್ಸನೇ ! ಅವನು ಯೋಗದಿಂದ ಏನು ಮಾಡುವ ಸಾಧ್ಯತೆಯಿದೆಯಂಬುದು ಇಲ್ಲಿನ ತಾತ್ಪರ್ಯವಿದೆ.

ಜ್ಞಾನಮಯನಾದ ಆತ್ಮನನ್ನ ಬಿಟ್ಟುಕೊಟ್ಟ ಅನ್ಯಪದಾರ್ಥದ ಧ್ಯಾನಮಾಡುವಂಥ ಅಜ್ಞಾನಿಗೆ ಕೇವಲ ಜ್ಞಾನವು ಹೇಗೆ ಉತ್ಪನ್ನವಾಗುತ್ತದೆಯಂದು ಈಗ ನಿರೂಪಣೆ ಮಾಡುತ್ತಾರೆ,-

### ಗಾಥೆ - ೧೬

**ಅನ್ಯಯಾರ್ಥ :-** [ವಥ] ಎಲ್ಲೆ ವತ್ಸನೇ ! [ಜೇ] ಯಾರು [ಕಣಾಣಮಲು ಅಪ್ಪಾ ಮೇಲ್ಲಿವಿ] ಜ್ಞಾನಮಯನಾದ ಆತ್ಮನನ್ನ ಬಿಟ್ಟು [ಅಣ್ಣ ರ್ಯಾಣು ರ್ಯಾಯಹಿಂ] ಅನ್ಯ ಬಾಹ್ಯಪದಾರ್ಥದ ಧ್ಯಾನಮಾಡುತ್ತಾರೆ [ತಹಂ ಅಣಾಣಾ-ವಿಯಂಭಿಯಹಂ] ಅವರಿಗೆ ಎಂದರೆ ಅಜ್ಞಾನದಲ್ಲಿ ಪರಿಣಿತವಾದ ಜೇವರುಗಳಿಗೆ [ಕೇವಲ-ಕಣಾಣು ಕಲು] ಕೇವಲಜ್ಞಾನವು ಎಲ್ಲಿಂದ ಆಗುತ್ತದೆ ?

ಆ ಜ್ಞಾನಮಯ ಆತ್ಮನನ್ನ ಬಿಟ್ಟು ಅನ್ಯವಸ್ತುಧ್ಯಾನಿಸುವವನು ।  
ಅಜ್ಞಾನದಲ್ಲಿ ವಿಜ್ಯಂಭಿವಗೆ ಕೇವಲಜ್ಞಾನ ಹೇಗೆಲೇ ವತ್ಸ ॥೧೬॥

ಅಪ್ಪಾ ಇತ್ಯಾದಿ । ಅಪ್ಪಾ ಸ್ವಾಶ್ಚೆದಾತ್ಮಾನಂ ಮೇಲ್ಲಿವಿ ಮುಕ್ತಾಽ । ಕಥಂಭೂತಮಾತ್ಮಾನಮ್ । ಹಣಿಮಲು ಸಕಲವಿಮಲಕೇವಲಜ್ಞಾನಾದ್ಯನಂತಗುಣಿವೃತ್ತಂ ಅಣ್ಣಿ ಅನ್ಯದ್ವಹಿದ್ರ್ವಾಲಂಬನಂ ಜೀ ಯೀ ಕೇಷನ ರುಖಾಯಂತಿಂ ಧ್ಯಾಯಂತಿ । ಕಿಮ್ । ರುಖಾನು ಧ್ಯಾನಂ ವಧ ವತ್ಸ ಮಿತ್ರ ಅಣಾಣಾವಿಯಂಭಿಯಹಂ ಶುದ್ಧಾತ್ಮಾನುಭೂತಿವಿಲಕ್ಷಣಾಜ್ಞಾನವಿಜ್ಯಂಭಿತಾನಾಂ ಪರಿಣತಾನಾಂ ಕಲು ತಹಂ ಕೇವಲಜ್ಞಾನು ಕಥಂ ತೇಣಾಂ ಕೇವಲಜ್ಞಾನಂ ಕಿಂತು ನೈವೇತಿ । ಅತ್ಯ ಯದ್ವಾಪಿ ಪ್ರಾಧಮಿಕಾನಾಂ ಸವಿಕಲ್ಪಾವಸ್ಥಾಯಾಂ ಚಿತ್ತಸ್ಥಿತಿಕರಣಾಧರ್ಣಂ ವಿಷಯಕವಾಯರೂಪದುಧ್ಯಾನವಂಚನಾಧರ್ಣಂ ಚ ಜಿನಪ್ರತಿಮಾಕ್ಷರಾದಿಕಂ ಧ್ಯೇಯಂ ಭವತೀತಿ ತಥಾಪಿ ನಿಶ್ಚಯ-ಧ್ಯಾನಕಾಲೇ ಸ್ವಾಶ್ಚೆದಾತ್ಮಾಪ ಧ್ಯೇಯ ಇತಿ ಭಾವಾಧರ್ಣಃ ॥೧೫॥

ಅಥ-

ಸುಣ್ಣಿಲು ಪಲು ರುಖಾಯಂತಾಹ ವಲಿ ವಲಿ ಜೋಜಿಯಡಾಹ ।  
ಸಮರಸಿ-ಭಾಲು ಪರೇಣ ಸಹು ಪುಣ್ಣಿ ವಿ ಪಾಲು ಣಿ ಜಾಹ ॥೧೫॥  
ಶೂನ್ಯಂ ಪದಂ ಧ್ಯಾಯಂತಾಂ ಪ್ರನಃಪ್ರನಃ (?) ಯೋಗಿನಾಮ್ ।  
ಸಮರಸಿ-ಭಾವಂ ಪರೇಣ ಸಹ ಪುಣ್ಣಿಮಪಿ ಪಾಪಂ ನ ಯೋಷಾಂ ॥೧೫॥

**ಭಾವಾಧರ್ಣ :**- ಎಲ್ಲೆ ವತ್ಸನೇ ! ಯಾರು ಸಕಲವಿಮಲಕೇವಲಜ್ಞಾನ ಮೊದಲಾದ ಅನಂತಗುಣಗಳಿಂದ ನಿರ್ವಿಕಿರಿಸಿದ ನಿಜಶುದ್ಧಾತ್ಮನನ್ನು ಬಿಟ್ಟು ಬಾಹ್ಯದ್ವಯದ ಅವಲಂಬನರೂಪವಾದ ಅನ್ಯಧ್ಯಾನವನ್ನು ಧ್ಯಾನಿಸುತ್ತಾರೆ, ಅವರಿಗೆ ಎಂದರೆ ಶುದ್ಧಾತ್ಮನ ಅನುಭೂತಿಯಿಂದ ವಿಲಕ್ಷಣವಾದ ಅಜ್ಞಾನದಲ್ಲಿ ಪರಿಣತರಾದವರಿಗೆ ಕೇವಲಜ್ಞಾನವು ಹೇಗಾಗುವ ಸಾಧ್ಯತೆಯಿದೆ ? ಎಂದರೆ ಆಗುವುದೇ ಇಲ್ಲ.

ಪ್ರಾಧಮಿಕರಿಗೆ ಸವಿಕಲ್ಪ ಅವಸ್ಥೆಯಲ್ಲಿ ಚಿತ್ತದ ಸ್ಥಿರತೆ ಮಾಡುವ ಸಲುವಾಗಿ ಮತ್ತು ವಿಷಯಕವಾಯಗಳ ರೂಪದ ದುಧ್ಯಾನದ ವಂಚನಾಧರ್ಣವಾಗಿ ಜಿನಪ್ರತಿಮೆ ಹಾಗೂ ಇಮೋಕಾರಮಂತ್ರದ ಅಕ್ಷರಾದಿಗಳ ಧ್ಯಾನ ಮಾಡುವುದು ಯೋಗ್ಯವಿದ್ದರೂ ಕೂಡ ನಿಶ್ಚಯಧ್ಯಾನದ ಕಾಲದಲ್ಲಿ ನಿಜಶುದ್ಧಾತ್ಮನೇ ಧ್ಯಾನಿಸಲು ಯೋಗ್ಯನಿದ್ದಾನೆಂಬುದು ಇಲ್ಲಿನ ಭಾವಾಧರ್ಣವಿದೆ.

ಶುಭಾಶುಭ ವಿಕಲ್ಪಗಳಿಂದ ರಹಿತವಾದ ಯಾವ ನಿರ್ವಿಕಲ್ಪಧ್ಯಾನವಿದೆ ಅದನ್ನು ಧ್ಯಾನಿಸುವಂಥ ಯೋಗಿಗಳಿಗೆ ನಾನು ಆತ್ಮಪರ್ವತ್ತನೆ ಮಾಡುತ್ತೇನೆಂದು ಈಗ ಹೇಳುತ್ತಾರೆ,-

ಗಾಥ - ೧೫

**ಅನ್ಯಯಾಧರ್ಣ :**- [ಸುಣ್ಣಿಲುಂ ಪಲುಂ ರುಖಾಯಂತಾಹಂ ಜೋಜಿಯಡಾಹಂ] ಶುಭಾಶುಭ-ಮನ-ವಚನ-ಕಾರ್ಯದ ವ್ಯಾಪಾರದಿಂದ ರಹಿತವಾದ ನಿಜಶುದ್ಧಾತ್ಮನ ಧ್ಯಾನಮಾಡುವಂಥ ಯೋಗಿಗಳನ್ನು [ವಲಿ ವಲಿ] ನಾನು-ಶ್ರೀಯೋಗಿಂದ ದೇವನು ಪ್ರನಃಪ್ರನಃಪ್ರಶಂಸೆ ಮಾಡುತ್ತೇನೆ [ಜಾಹಂ] ಪಕೆಂದರೆ ಆ ಯೋಗಿಗಳಿಗೆ [ಪರೇಣ ಸಹು ಸಮರಸಿ-ಭಾಲು] ಪರಮಾತ್ಮನ ಜತೆಯಲ್ಲಿ ಪರಮಸಮರಸಿಭಾವವಿದೆ ಮತ್ತು ಅವರಿಗೆ [ಪುಣ್ಣಿ ವಿ ಪಾಲು ಣಿ] ಪುಣ್ಣಿ ಮತ್ತು ಪಾಪಗಳೆರಡೂ ಇಲ್ಲ.

ಶೂನ್ಯಪದ ಜಾನಿಸುವ ಯೋಗಿಗಳ ಪೂಜೆ ಮಾಡುವೆನು ತಿರುತ್ತಿರುಗಿ ।  
ಅನ್ಯದ ಜತೆ ಸಮರಸಿ ಭಾವವಿದೆ ಪುಣ್ಣಿ-ಪಾಪವೆರಡು ಇಲ್ಲ ॥೧೫॥

ಸುಣ್ಣಿಲುಂ ಪಲುಂ ಇತ್ಯಾದಿ । ಸುಣ್ಣಿಲುಂ ಶುಭಾಶುಭಮನೋವಚನಕಾಯವ್ಯಾಪಾರ್ಯಃ ಶೂನ್ಯಂ ಪಲುಂ ಏತರಾಗಪರಮಾನಂದೈಕಸುಖಾವೃತರಸಾಸ್ವಾದರೂಪಾ ಸ್ವಸಂವಿತಿಮಯಿಂ ಯಾ ಸಾ ಪರಮಕಲಾತಯಾಭರಿತಾವಸಾಪದಂ ನಿಜಶುದ್ಧಾತ್ಮಸರೂಪಂ ರೂಪಂತಾಹಂ ಏತರಾಗತ್ರಿಗುಪ್ರಿಸಮಾಧಿಬಲೇನ ಧ್ಯಾಯತಾಂ ವಲಿ ವಲಿ ಜೋಜಿಯಡಾಹಂ ತ್ರೀಯೋಗಿಂದ್ರದೇವಾಃ ಸ್ವಕ್ಷೀಯಾಭ್ಯಂತರಗುಣಾನುರಾಗಂ ಪ್ರಕಟಯಂತಿ, ಬಲಿಂ ಕ್ರಿಯೇಕಹಮಿತಿ ಪರಮಯೋಗಿನಾಂ ಪ್ರಶಂಸಾಂ ಕುರ್ವಂತಿ । ಯೋಷಾಂ ಕಿಮ್ । ಸಮರಸಿಭಾಲು ಏತರಾಗಪರಮಾಹಾದಸುಖೀನ ಪರಮಸಮರಸೀಭಾವಮ್ । ಕೇನ ಸಹ । ಪರೇಣ ಸಹು ಸ್ವಸಂವೇದ್ಯಮಾನಪರಮಾತ್ಮನಾ ಸಹ । ಪುನರಷಿ ಕಿಂ ಯೋಷಾಮ್ । ಪುಣ್ಣಿ ವಿ ಪಾಲು ಇ ಜಾಹಂ ಶುದ್ಧಭುದ್ಯೈಕಸ್ವಭಾವಪರಮಾತ್ಮನೋ ವಿಲಕ್ಷಣಂ ಪುಣ್ಣಿಪಾಪದ್ಯಯಮಿತಿ ನ ಏಷಾಮಿತ್ಯಾಭಿಪ್ರಾಯಃ ॥೧೫॥

ಅಥ-

**ಉವ್ವಸ್ ವಸಿಯಾ ಜೋ ಕರಜ್ ವಸಿಯಾ ಕರಜ್ ಜು ಸುಣ್ಣಿ ।**

**ಬಲಿ ಕಿಜ್ಜಿಲು ತಸು ಜೋಜಿಯಹಿ ಜಾಸು ಇ ಪಾಲು ಇ ಪುಣ್ಣಿ ॥೧೬೦॥**

**ಉದ್ದಸಾನ್ ವಸಿತಾನ್ ಯಃ ಕರೋತಿ ವಸಿತಾನ್ ಕರೋತಿ ಯಃ ಶೂನ್ಯಾನ್ ।**

**ಬಲಿಂ ಕುರ್ವೇಕಹಂ ತಸ್ಯ ಯೋಗಿನಃ ಯಸ್ಯ ನ ಹಾಪಂ ನ ಪುಣ್ಣಿಮ್ ॥೧೬೧॥**

ಜ್ಞಾನಾದಿಗುಣಗಳು ಮತ್ತು ಗುಣ ಎಂದರೆ ನಿಜಶುದ್ಧಾತ್ಮದ್ರವ್ಯ ಇವರಡರ ಏಕೇಭಾವರೂಪದ ಪರಿಣಾಮನವು ಅದು ಸಮರಸೀಭಾವವಿದೆ.

**ಭಾವಾಧರ್ :** - ಶುಭಾಶುಭ ಮನವಚನಕಾಯದ ವ್ಯಾಪಾರದಿಂದ ಶೂನ್ಯ ಮತ್ತು ಒಂದು ಏತರಾಗಪರಮಾನಂದರೂಪಸುಖಾವೃತರಸದ ಆಸಾದರೂಪವಾದ ಆ ಸ್ವಸಂವೇದನಸಮಯ ಪರಮಕಲೆಯಿಂದ ಪರಿಪೂರ್ಣವಾದ ನಿಜಶುದ್ಧಾತ್ಮಸರೂಪದ ಧ್ಯಾನವನ್ನು ಮೂರುಗುಪ್ತಿಗಳಿಂದ ಯುಕ್ತವಾದ ಸಮಾಧಿಯಬಲದಿಂದ ಮಾಡುವವರ ಕುರಿತು ತ್ರೀಯೋಗಿಂದ್ರದೇವರು ತಮ್ಮ ಅಭ್ಯಂತರದ-ಅಂತರಂಗದ ಗುಣಾನುರಾಗವನ್ನು ಪ್ರಕಟ ಮಾಡುತ್ತಾರೆ. ಆ ಪರಮ ಯೋಗಿಗಳ ಮೇಲೆ ನಾನು ತ್ರೀಯೋಗಿಂದ್ರದೇವನು ಪುನಃ ಪುನಃ ಆತ್ಮಪರ್ವತೆ ಮಾಡುತ್ತೇನೆ ಮತ್ತೆ ಮತ್ತೆ ಬಲಿಮೋಗುತ್ತೇನಿಂದು ಹೇಳಿ ಅವರು ಆ ಪರಮಯೋಗಿಗಳ ಪ್ರಶಂಸೆ ಮಾಡುತ್ತಾರೆ. ಏಕಂದರೆ ಆ ಪರಮಯೋಗಿಗಳಿಗೆ ಸ್ವಸಂವೇದ್ಯಮಾನನಾದ ಪರಮಾತ್ಮನ ಜತೆಯಲ್ಲಿ ಏತರಾಗಪರಮಾಹಾದರೂಪಸುಖದಿಂದ ಪರಮಸಮರಸೀ ಭಾವವಿದೆ ಮತ್ತು ಅವರಿಗೆ ಒಂದು ಶುದ್ಧ-ಬುದ್ಧವೇ ಸ್ವಭಾವವಿರುವಂಥ ಆ ಪರಮಾತ್ಮನಿಂದ ವಿಲಕ್ಷಣವಾದಂಥ ಪುಣ್ಣಿ-ಪಾಪಗಳೆರಡೂ ಇಲ್ಲ.

**ಗಾಥೆ - ೧೬೦**

**ಅನ್ವಯಾಧರ್ :** - [ಜೋ] ಯಾವವು [ಉವ್ವಸ್ ವಸಿಯಾ] ಉದ್ದಸ್ತವಿವೆ ಎಂದರೆ ಮೊದಲೆಂದೂ ವಾಸಿಸದಂಥ ಶುದ್ಧಾತ್ಮನ ಅನುಭೂತಿರೂಪವಾದ ಪರಿಣಾಮಗಳು ನೆಲೆಸಿವೆ ಎಂದರೆ ತಮ್ಮ ಷ್ವದಯುದಲ್ಲಿ ಸಾಫನೆ ಮಾಡಿದ್ದಾರೆ ಮತ್ತು [ಜು] ಯಾವವು [ವಸಿಯಾ ಸುಣ್ಣಿ ಕರಜ್] ಅನಾದಿಕಾಲದಿಂದ ನೆಲೆಸಿದಂಥ ಮಿಥ್ಯಾತ್ಮ

ಇರುವ ವಿಭಾವವ ತೆಚೆಸಿ ಇಲ್ಲದ ಶುದ್ಧಭಾವವ ಧರಿಸಿಹರು ।

**ಶೋರೆದಿಹರು ಪುಣ್ಣಿ ಪಾಪವನಾ ಯೋಗಿಗಳ ಪೂಜೆ ಮಾಡುವೆನು ॥೧೬೦॥**

ಉಪ್ಪಸ್ತ ಇತ್ಯಾದಿ । ಉಪ್ಪಸ್ತ ಉದ್ಘಾಸಾನ್ ಶೊನ್ಯಾನ್ ಕಾನ್ । ಏತರಾಗತ್ತಿ ಕಚಿದಾನಂದೋಜ್ಞ-  
ಲನನಿಭರಾನಂದಶುದ್ಧಾತ್ಮನುಭೂತಿಪರಿಣಾಮಾನ್ ಪರಮಾನಂದನಿರ್ವಿಕಲ್ಪಸಂವೇದನಷ್ಟಾನಂಬಲೀನೇದಾನೀಂ  
ವಿಶಿಷ್ಟಜ್ಞಾನಕಾಲೇ ವಸಿಯಾ ಕರಿಜ ತೇಸ್ಯೇವ ಸ್ವಸಂವೇದನಷ್ಟಾನೇನ ವಸಿತಾನ್ ಭರಿತಾವಷಾಂ ಕರೋತಿ ಜೋ  
ಯಃ ಪರಮಯೋಗೀ ಸುಖ್ಯಾ ನಿಶ್ಚಯನಯೀನ ಶುದ್ಧಿಕ್ಷಯಾತ್ಮಾ ನಿಶ್ಚಯಾತ್ಮಾ ಹಿಂಸಕತ್ವಾತ್ಮಾ ವಿಕಲ್ಪಜಾಲಮೇವ  
ನಿಶ್ಚಯಹಿಂಸಾ ತತ್ತ್ವಭೂತಿಸಮಸ್ತವಿಭಾವಪರಿಣಾಮಾನ್ ಸ್ವಸಂವೇದನಷ್ಟಾನಲಾಭಾತ್ಮಾವರ್ವಂ ವಸಿತಾನಿದಾನೀಂ  
ಶೊನ್ಯಾನ್ ಕರೋತಿ ಬಲಿ ಕಿಜ್ಞಾಲಂ ತಸು ಜೋಜಯಹಿಂ ಬಲಿಮಸ್ತಕಸೋಪರಿತನಭಾಗೇನಾವತಾರಣಂ  
ಕ್ರಿಯೋವಹಮಿತಿ ತಸ್ಯ ಯೋಗಿನಃ । ಏವಂ ಶ್ರೀಯೋಗೀಂದ್ರದೇವಾಹ ಗುಣಪ್ರಶಂಸಾಂ ಕುವರ್ವಂತಿ । ಪುನರಪಿ  
ಕಿಂ ಯಸ್ಯ ಯೋಗಿನಃ । ಜಾಸು ಇ ಯಸ್ಯ ನ । ಪಾಲು ಇ ಪುಣ್ಯ ಏತರಾಗ ಶುದ್ಧಾತ್ಮತ್ವಾತ್ಮಾಪರೀತಂ ನ  
ಪುಣ್ಯಾಪದ್ಧರ್ಯಮಿತಿ ತಾತ್ಪರ್ಯವರ್ವ್ಯಾ ॥१८॥

ಅಷ್ಟೇಕ ಸೂತ್ರೇಣ ಪ್ರಶ್ನಂ ಕೃತ್ಯಾ ಸೂತ್ರಚತುಷ್ಪಯೋನೋತ್ತರಂ ದತ್ತಾತ್ಮ ಚ ತಮೇವ ಪೂರ್ವಸೂತ್ರ-  
ಪಂಚಕೆನೋತ್ತರಂ ನಿರ್ವಿಕಲ್ಪಸಮಾಧಿರೂಪಂ ಪರಮೋಪದೇಶಂ ಪುನರಪಿ ವಿವೃಷೋತಿ ಪಂಚಕಲೇಣ-

**ತ್ರಣ್ಣಿ ಮೋಹ ತಡಿತ್ತಿ ಜಹಿ ಮಣಿ ಅತ್ಥವಣಹ ಜಾಜಿ ।**

**ಸೋ ಸಾಮಜಿ ಉವಳಿಸು ಕಹಿ ಅಣ್ಣೇ ದೇವಿಂ ಕಾಜಿ ॥१९॥**

**ತ್ರಣ್ಣಿ ಮೋಹಃ ರುಚಿತಿ ಯತ್ತ ಮನಃ ಅಸ್ತಮನಂ ಯಾತಿ ।**

**ತಂ ಸ್ವಾಮಿನ್ ಉಪದೇಶಂ ಕಥಯ ಅಸ್ಯೇನ ದೇವೇನ ಕರ್ಮ ॥२०॥**

ಮೋದಲಾದ ಪರಿಣಾಮಗಳು ಉದ್ಘಾಸ್ತವಾಗಿವೆ ಎಂದರೆ ತಮ್ಮ ಆಂತರ್ಯಾದಿಂದ ತಗೆದುಹಾಕಿದ್ದಾರೆ ಮತ್ತು [ಜಾಸು]  
ಯಾರಿಗೆ [ಇ ಪಾಲು ಇ ಪುಣ್ಯ] ಪಾಪ ಮತ್ತು ಪುಣ್ಯಗಳಿರಂತೂ ಇಲ್ಲ [ತಸು ಜೋಜಯಹಿಂ] ಆ ಯೋಗಿಗಳ  
[ಬಲಿ ಕಿಜ್ಞಾಲಂ] ಪೂಜೆಯನ್ನು ನಾನು ಮಾಡುತ್ತೇನೆ.

**ಭಾವಾಧರ :-** ಶೊನ್ಯಾ ಎಂದರೆ ಮೋದಲೆಂದೂ ವಾಸಿಸದಂಥ ಏತರಾಗ ತಾತ್ತ್ವಿಕ ಚಿದಾನಂದದಿಂದ  
ಲಾಲ್ಪಿತ ನಿಭರ ಆನಂದಮಯನಾದ ಶುದ್ಧಾತ್ಮನ ಅನುಭೂತಿರೂಪದ ಪರಿಣಾಮಗಳು ಪರಮಾನಂದಮಯ  
ನಿರ್ವಿಕಲ್ಪಸಂವೇದನರೂಪಜ್ಞಾನದ ಬಲದಿಂದ ಈಗ ವಿಶಿಷ್ಟಜ್ಞಾನದ ಸಮಯದಲ್ಲಿ ಅದೇ ಸ್ವಸಂವೇದನರೂಪದ  
ಜ್ಞಾನದಿಂದ ನೆಲೆಸಿವೆ ಪರಿಪೂರ್ಣವಾಗಿವೆ ಮತ್ತು ನಿಶ್ಚಯನಯದಿಂದ ಶುದ್ಧಿಕ್ಷಯನ್ನರೂಪವಾದ ನಿಶ್ಚಯಪ್ರಾಣದ  
ಹಿಂಸಕವಿರುವುದರಿಂದ ಏಧ್ಯಾತ್ಮ ವಿಕಲ್ಪಜಾಲವೇ ನಿಶ್ಚಯಹಿಂಸೆಯಿದ್ದ ನಿಶ್ಚಯಹಿಂಸೆಯಿಂದ ಹಿಡಿದು ಮೋದಲು  
ವಾಸಿಸಿದ ಸಮಸ್ತ ವಿಭಾವಪರಿಣಾಮಗಳನ್ನು ಜ್ಞಾನದ ಪ್ರಾಪ್ತಿಯಿಂದ ಈಗ ಶೊನ್ಯಾ ಎಂದರೆ ಉದ್ಘಾಸ್ತಗೋಳಿಸಿದಂಥ  
ಮುನಿಗಳಿಗೆ ನಾನು ಬಲಿಹೋಗುತ್ತೇನೆ ಎಂದರೆ ನಾನು ತರೆಬಾಗಿ ನಮಸ್ಕಾರಮಾಡುತ್ತೇನೆ, ಈ ರೀತಿಯಿಂದ ಶ್ರೀ  
ಯೋಗೀಂದ್ರದೇವರು ಗುಣಗಳ ಪ್ರಶಂಸೆ ಮಾಡುತ್ತಾರೆ. ಏಕೆಂದರೆ ಈ ಯೋಗಿಗಳಿಗೆ ಏತರಾಗ ಶುದ್ಧಾತ್ಮತ್ವಾತ್ಮಾ ದಿಂದ  
ವಿಪರೀತವಾದ ಪುಣ್ಯ ಮತ್ತು ಪಾಪಗಳಿರಂತೂ ಇಲ್ಲ.

ಈಗ ಒಂದು ಗಾಢಾಸೂತ್ರದಿಂದ ಪ್ರಶ್ನೆ ಮಾಡಿ ನಾಲ್ಕು ಗಾಢಾಸೂತ್ರಗಳಿಂದ ಉತ್ತರವಿತ್ತು ನಿರ್ವಿಕಲ್ಪ  
ಸಮಾಧಿರೂಪವಾದ ಪರಮೋಪದೇಶವನ್ನು ಪುನಃ ಬದುಸೂತ್ರಗಳಿಂದ ವರ್ಣನೆ ಮಾಡುತ್ತಾರೆ,-

**ಯಾವುದರಿಂ ಮೋಹನಶಿಸಿ ಚಂಚಲ ಮನಸು ಸ್ಥಿರತೆ ಪಡೆಯುವುದು ।**

**ವಿವರಿಸುವುದಾಲುಪದೇಶವನೆಲೆ ಸಾಮಿ ಅಸ್ಯದೇವರಿಂದೇನು ॥२१॥**

ತುಟ್ಟಿಜ್ಞ ಇತ್ಯಾದಿ । ತುಟ್ಟಿಜ್ಞ ನಷ್ಟೀತಿ । ಕೋಟಸೌ । ಮೋಹು ನಿಮೋಹಿತುದಾತ್ಮದ್ವಾಪ್ರತಿಪಕ್ಷಭೂತೋ ಮೋಹಃ ತಡಿತ್ತಿ ರುಚಿತಿ ಜಹಿಂ ಮೋಹೋದಯೋತ್ಸಾಸಮಸ್ತವಿಕಲ್ಪರಹಿತೇ ಯತ್ರ ಪರಮಾತ್ಮಪದಾರ್ಥೋ । ಪುನರಷಿ ಕಿಂ ಯತ್ರ । ಮಣಿ ಅತ್ಯವಣಹಂ ಜಾಜಿ ನಿರ್ವಿಕಲ್ಪಾತ್ರೋ ಶುದಾತ್ಮಸಫ್ಬಾವಾದಿಷಿಪರೀತಂ ನಾನಾವಿಕಲ್ಪಜಾಲರೂಪಂ ಮನೋವಾಸ್ತಂ ಗಳಿಕೆ ಸೋ ಸಾಮಿಯ ಉಪಬಸ ಕಹಿ ಹೇ ಸ್ವಾಮಿನ್ ತದುಪದೇತಂ ಕಥಯೀತಿ ಪ್ರಭಾಕರಭಟ್ಟಃ ಶ್ರೀಯೋಗೀಂದ್ರದೇವಾನ್ ಪ್ರಜ್ಞತಿ । ಅಣ್ಣೀಂ ದೇವಿಂ ಕಾಜಂ ನಿದೋಷಿಪರಮಾತ್ಮನಃ ಪರಮಾರಾಧ್ಯಾತ್ಸಾಶಾದನ್ಯೇನ ದೇವೇನ ಕಿಂ ಪ್ರಯೋಜನಮಿತ್ಯಾರ್ಥಃ ॥೧೬॥ ಇತಿ ಪ್ರಭಾಕರಭಟ್ಟಪ್ರಶ್ನಸೂತ್ರಮೇಕಂ ಗತಮ್ । ಅಧೋತ್ತರಮ್ -

**ಜಾಸ-ವಿಣಿಗ್ಗಲು ಸಾಸದಾ ಅಂಬರಿ ಜೀತ್ತು ವಿಲಾಜಿ ।**

**ತುಟ್ಟಿಜ್ಞ ಮೋಹು ತಡಿತ್ತಿ ತಹಿ ಮಣಿ ಅತ್ಯವಣಹ ಜಾಜಿ ॥೧೭॥**

### ಗಾಢೆ - ೧೬

**ಅನ್ನಯಾರ್ಥಃ :-** [ಜಹಿಂ] ಯಾವುದರಿಂದ [ಮೋಹು ತಡಿತ್ತಿ] ಮೋಹವು ಶೀಷ್ಟವಾಗಿ ನಾಶವಾಗುತ್ತದೆ ಮತ್ತು [ಮಣಿ] ಚಂಚಲವಾದ ಮನಸ್ಸು [ಅತ್ಯವಣಹಂ ಜಾಜಿ] ಅಸ್ವಾಗುತ್ತದೆ ಎಂದರೆ ಸ್ಥಿರತೆ ಪಡೆಯುತ್ತದೆ [ಸೋ] ಆ [ಉಪಬಸ] ಉಪದೇಶವನ್ನು [ಸಾಮಜಿ] ಎಲ್ಲೆ ಪೂಜ್ಯರೇ ! ತಾವು ನನಗೆ [ಕಹಿ] ಹೇಳಿರಿ; [ಅಣ್ಣೀಂ ದೇವಿಂ ಕಾಜಂ] ಅನ್ಯ ದೇವರುಗಳಿಂದ ನನಗೇನು ಪ್ರಯೋಜನವಿದೆ ?

**ಭಾವಾರ್ಥ :** - ಮೋಹದ ಉದಯದಿಂದ ಉತ್ಸಾಹದ ಸಮಸ್ತ ವಿಕಲ್ಪಗಳಿಂದ ರಹಿತವಾದಂಥ ಪರಮಾತ್ಮ ಪದಾರ್ಥದಲ್ಲಿ ನಿಮೋಹವಾದ ಶುದ್ಧ ಅತ್ಮದ್ವಾಪ್ರತಿಪಕ್ಷಭೂತವಾದ ಮೋಹವು ಶೀಷ್ಟನಾಶವಾಗುವಂಥ ಮತ್ತು ನಿರ್ವಿಕಲ್ಪಶುದ್ಧಾವದಿಂದ ಪ್ರತಿಪಕ್ಷಭೂತವಾದ ಮೋಹವು ಶೀಷ್ಟನಾಶವಾಗುವಂಥ ಮತ್ತು ನಿರ್ವಿಕಲ್ಪಶುದ್ಧಾವದಿಂದ ಪ್ರತಿಪರೀತ ಅನೇಕ ವಿಕಲ್ಪಗಳ ಜಾಲರೂಪವಾದ ಮನಸ್ಸು ವಿಲಯಹೊಂದುವಂಥ ಉಪದೇಶವನ್ನು ಎಲ್ಲೆ ಸ್ವಾಮೀಜಿಯವರೇ ! ತಾವು ನನಗೆ ಹೇಳಬೇಕೆಂದು ಪ್ರಭಾಕರ ಭಟ್ಟನು ಶ್ರೀಯೋಗೀಂದ್ರದೇವರಲ್ಲಿ ಕೇಳಿಕೊಳ್ಳುತ್ತಾನೆ. ಅಂಥ ನಿದೋಷ ಪರಮಾರಾಧ್ಯಾನಾದ ಪರಮಾತ್ಮನನ್ನು ಬಿಟ್ಟು ಅನ್ಯದೇವರು ನನಗೇನು ಪ್ರಯೋಜನವಿದ್ದಾರೆಂಬುದು ಇಲ್ಲಿನ ಅರ್ಥವಿದೆ.

ಈ ಪ್ರಕಾರ ಪ್ರಭಾಕರಭಟ್ಟನ ಪ್ರಶ್ನಪ್ರ ಒಂದುಗಾಥಾಸೂತ್ರದಲ್ಲಿ ಸಮಾಪ್ತವಾಯಿತು.

ಈಗ ಶ್ರೀಗುರುಗಳು ಅದರ ಉತ್ತರ ಹೇಳುತ್ತಾರೆ,-

### ಗಾಢೆ - ೧೭

**ಅನ್ನಯಾರ್ಥಃ :-** [ಜಾಸ-ವಿಣಿಗ್ಗಲು ಸಾಸದಾ] ಮೂಗಿನೋಳಗಿಂದ ಹೊರಹೊರಟಂಥ ಉಚ್ಛ್ರಾಪವು [ಜೀತ್ತು ಅಂಬರಿ] ಯಾವ ನಿರ್ವಿಕಲ್ಪಸಮಾಧಿಯಲ್ಲಿ [ವಿಲಾಜಿ] ವಿಲೀನವಾಗಿ ಹೋಗುತ್ತದೆ [ತಹಿಂ] ಅದರಲ್ಲಿ ಎಂದರೆ ಆ ನಿರ್ವಿಕಲ್ಪಸಮಾಧಿಯಲ್ಲಿ [ಮೋಹು] ಮೋಹವು [ತಡಿತ್ತಿ] ಶೀಷ್ಟವಾಗಿ [ತುಟ್ಟಿಜ್ಞ] ನಾಶಹೊಂದುತ್ತದೆ ಮತ್ತು [ಮಣಿ] ಮನಸ್ಸು [ಅತ್ಯವಣಹಂ ಜಾಜಿ] ಅಸ್ವಾಗಿ ಹೋಗುತ್ತದೆ.

ನಾಸಿಕವಿನಿಗ್-ತಸುಯ್ಯಲ್ಲ ಯಾವ ಅಂಬರದಿ ವಿಲಯವಾಗುವುದು ।

ನಾತಿಪ್ರದರ್ಶನ ಮೋಹ ಶೀಷ್ಟಮೇಣಾನಸು ಅಸ್ವಾಗುವುದು ॥೧೭॥

**ನಾಸಾವಿನಿಗ್ರಂಥಃ ಶಾಸ್ತ್ರಃ ಅಂಬರೇ ಯತ್ರ ವಿಲೀಯತೇ ।**

**ತ್ರಂಟ್ಯತಿ ಮೋಹಃ ರುಟಿತ ತತ್ರ ಮನಃ ಅಸ್ತಂ ಯಾತಿ ॥११॥**

ಜಾಸೆವಿಣಿಗ್ರಂಥಃ ಇತ್ಯಾದಿ । ಜಾಸೆವಿಣಿಗ್ರಂಥಃ ನಾಸಿಕಾವಿನಿಗ್ರಂಥಃ ಸಾಸದ್ಯ ಉಚ್ಚಾರಿಸುಃ ಅಂಬರಿ ಮಿಥ್ಯಾ - ತ್ವರಾಗಾದಿವಿಕಲ್ಪಜಾಲರಹಿತೇ ಶೂನ್ಯೇ ಅಂಬರಶಬ್ದವಾಚ್ಯೇ ಜಿತ್ವ ಯತ್ರ ತಾತ್ಪರ್ಯಕವರಮಾನಂದಭರಿತಾವಸ್ಥೇ ನಿರ್ವಿಕಲ್ಪಸಮಾಧಾರಿ ವಿಲಾಳ ಪೂರ್ವೋಕ್ತಃ ಶಾಸ್ತ್ರೋ ವಿಲಯಂ ಗಚ್ಛತಿ ನಾಶಿಕಾದಾಷರಂ ವಿಹಾಯತಾಲುರಂಧೇಣ ಗಚ್ಛತಿತ್ವಧರಃ । ತುಟ್ಟಂತ್ರಂಟ್ಯತಿ ನಷ್ಟತಿ । ಕೋರಸಾ । ಮೋಹಂ ಮೋಹೋದಯೇನೋಷಂಸಾರಾಗಾದಿವಿಕಲ್ಪಜಾಲಃ ತಡತ್ತಿ ರುಟಿತಿ ತಹಿಂ ತತ್ರ ಬಹಿಬೋರ್ಥಶೂನ್ಯೇ ನಿರ್ವಿಕಲ್ಪಸಮಾಧಾರಿ ಮಣಿ ಮನಃಪೂರ್ವೋಕ್ತರಾಗಾದಿ- ವಿಕಲ್ಪಧಾರಭೂತಂ ತಸ್ಯಂ ವಾ ಅತ್ಯವಾಹಂ ಜಾಳ ಅಸ್ತಂ ವಿನಾಶಂ ಗಚ್ಛತಿ ಸ್ವಸ್ವಭಾವೇನ ತಿಷ್ಟತಿ ಇತಿ । ಅತ್ರ ಯದಾಯಂ ಜಿವೋರ್ ರಾಗಾದಿಪರಭಾವಶಾಸ್ತ್ರಿನಿರ್ವಿಕಲ್ಪಸಮಾಧಾರಿ ತಿಷ್ಟತಿ ತದಾಯಮುಚ್ಚಾಸರೂಪೋ ವಾಯುನಾಸಿಕಾಭಿದ್ರಂದ್ವಯಂ ವರ್ಜಯಿತಾಷ್ಟಾಸ್ವಯಮೇವಾನೀಹಿತವೃತ್ತಾಷ್ಟಾ ತಾಲುಪ್ರದೇಶೇ ಯತ್ರ ಕೇಶಾತ್ ಶೇಷಾಷ್ಟಮಭಾಗವ್ಯಾಪ್ತಾರಾಣಂ ಲಿಂಗ, ತಿಷ್ಟತಿ ತೇನ ಕ್ಷಣಮಾತ್ರ, ದಶಮದ್ವಾರೇಣ ತದನಂತರಂ ಕ್ಷಣಮಾತ್ರ, ನಾಸಿಕಯಾ ತದನಂತರಂ ರಂಧೇಣ ಕೃತಾಷ್ಟಿಗ್ರಂಥಿತಿ । ನಚ ಪರಕಲ್ಪತವಾಯಧಾರಣಾರೂಪೇಣ ಶಾಸನಾಶೋಗ್ರಂಥಃ । ಕಷಾದಿತಿ ಚೀತ್ರ ವಾಯುಧಾರಣಾ ತಾವದೀಹಾಪೂರ್ವಿಕಾ, ಈಹಾಚ ಮೋಹಕಾಯ್ಸರೂಪೋ ವಿಕಲ್ಪಃ

**ಭಾವಾಧರ : -** ಮೂಗಿನೋಳಗಿಂದ ಹೊರಟ ಉಚ್ಚಾರಿಸುವು ಮಿಥ್ಯಾತ್ವರಾಗಾದಿಗಳ ವಿಕಲ್ಪಜಾಲದಿಂದ ರಹಿತ-ಶೂನ್ಯವಾದ 'ಅಂಬರ' ತಬ್ದಿಂದ ವಾಚ್ಯವಾದಂಥ, ತಾತ್ಪರ್ಯಕವರಮಾನಂದದಿಂದ ಪರಿಪೂರ್ಣವಾದ ಆ ನಿರ್ವಿಕಲ್ಪಸಮಾಧಿಯಲ್ಲಿ ವಿಲಯಮೊಂದುತ್ತದೆ ಎಂದರೆ ನಾಸಿಕದ್ವಾರವನ್ನು ಬಿಟ್ಟು ನಾಲಿಗೆಯ ಬ್ರಿಂದಾರಿ ಬ್ರಹ್ಮರಂಧ್ರದ ದಶಮದ್ವಾರದಿಂದ ಹೊರಡುತ್ತದೆ ಅದು ಬಾಹ್ಯ ಬೋಧದಿಂದ ಶೂನ್ಯವಾದ ನಿರ್ವಿಕಲ್ಪಸಮಾಧಿಯಲ್ಲಿ ಮೋಹದ ಉದಯದಿಂದ ಉತ್ಪನ್ನವಾದ ರಾಗಾದಿಗಳ ವಿಕಲ್ಪಜಾಲವು ಶೀಘ್ರವಾಗಿ ನಾಶ ಹೊಂದುತ್ತದೆ, ಪೂರ್ವೋಕ್ತರ ರಾಗಮೋದಲಾದ ವಿಕಲ್ಪಗಳಿಗೆ ಅಧಾರಭೂತ ಅಧಿವಾ ಪೂರ್ವೋಕ್ತರ ರಾಗಾದಿವಿಕಲ್ಪಗಳಲ್ಲಿ ತಸ್ಯಂ ವಾದಂಥ ಮನಸ್ಸು ವಿನಾಶಹೊಂದುತ್ತದೆ ಎಂದರೆ ತಸ್ಯ ಸ್ವಭಾವರೂಪದಿಂದ ಉಳಿಯತ್ತದೆ.

ಈ ಚೀವವು ಯಾವಾಗ ರಾಗಮೋದಲಾದ ಪರಭಾವದಿಂದ ಶೂನ್ಯವಾದ ನಿರ್ವಿಕಲ್ಪಸಮಾಧಿಯಲ್ಲಿ ಇರುತ್ತದೆ ಆಗ ಉಚ್ಚಾರಿಸರೂಪದ ವಾಯುವು ಮೂಗಿನ ಏರಡೂ ರಂಧ್ರಗಳನ್ನು ಬಿಟ್ಟು ತಾನಾಗಿಯೇ ಅನೀಹಿತವೃತ್ತಿಯಿಂದ ತಾಲುಪ್ರದೇಶದಲ್ಲಿ ಕೂದಲಿನ ತುದಿಯ ಎಂಟನೆಯ ಭಾಗದಪ್ಪು ಅತ್ಯಂತ ಸೂಕ್ಷ್ಮವಾದ ಆ ದಶಮದ್ವಾರದಿಂದ ಕ್ಷಣಕಾಲ, ಅದರ ನಂತರ ಕ್ಷಣಕಾಲ ನಾಸಿಕದಿಂದ, ಅದಾದನಂತರ ಬ್ರಹ್ಮರಂಧ್ರದದ್ವಾರದಿಂದ ಹೊರಡುತ್ತದೆ. ಆದರೆ ಪರಕಲ್ಪತ ಎಂದರೆ ಪಾತಂಜಲಿಮತದವರ ಕಲ್ಪನೆಯಂತೆ ವಾಯುಧಾರಣಾರೂಪದಿಂದ ಶಾಸದ ನಾಶವಾಗುತ್ತದೆ ತಿಳಿಯಬಾರದು. ಏಕೆಂದರೆ ವಾಯುಧಾರಣಾವು ಮೋದಲಂತೂ ಈಹಾಪೂರ್ವಕವಿದೆ ಮತ್ತು ಈಹಾವು ಮೋಹದ ಕಾಯ್ಸರೂಪವಾದ ವಿಕಲ್ಪವಿದೆ. ಮತ್ತು ಅದು (ಅನೀಹಿತ ವೃತ್ತಿಯಿಂದ ನಿರ್ವಿಕಲ್ಪಸಮಾಧಿಯಬಲದಿಂದ ಹೊರಟ ವಾಯುವು) ಮೋಹದ ಕಾರಣವಾಗುವುದಿಲ್ಲ. ಅದುದರಿಂದ ಇಲ್ಲಿ ಪರಕಲ್ಪತವಾಯುವು ಸಂಭವಿಸುವದಿಲ್ಲ ಮತ್ತು ಕುಂಭಕ, ಪೂರಕ, ರೇಚಕ ಮೋದಲಾದ ಸಂಜ್ಞೆಯುಳ್ಳ ವಾಯುಧಾರಣೆಯು ಇಲ್ಲಿ ಕ್ಷಣಕಾಲವೇ ಆಗುತ್ತದೆ, ಆದರೆ ಅಭ್ಯಾಸದ ಬಲದಿಂದ ಗಳಿಗೆ, ಪ್ರಹರ, ದಿವಸ ಮೋದಲಾದವುಗಳವರೆಗೂ ಆಗುತ್ತದೆ, ಮತ್ತು ಆ ವಾಯುಧಾರಣೆಯಕಾರ್ಯವು ಶರೀರದ ಆರೋಗ್ಯತೆ ಹಾಗೂ

| ಸ ಚ ಮೋಹಕಾರಣಂ ನ ಭವತೀತಿ ನ ಚ ಪರಕಲ್ಪಿತವಾಯುಃ | ಕಿಂಚ | ಕುಂಭಕರ್ಪೂರಕರೇಚಕಾದಿಸಂಜ್ಞಾ ವಾಯುಧಾರಣಾ ಕ್ಷಣಿಮಾತ್ರಂ ಭವತ್ಯೇವಾತ್ | ಕಿಂತು ಅಭ್ಯಾಸವರ್ತೇನ ಫಟಿಕಾಪ್ರಹರದಿವಸಾದಿಷ್ಟಾಃ ಭವತಿ ತಸ್ಯ ವಾಯುಧಾರಣಾಸ್ | ಚ ಕಾರ್ಯಂ ದೇಹಾರೋಗತ್ತಲಫುಂತಾದಿಕಂ ನ ಚ ಮುಕ್ತಿರಿತಿ | ಯದಿ ಮುಕ್ತಿರಷಿ ಭವತಿ ತಹಿರ್ ವಾಯುಧಾರಣಾಕಾರಕಾಣಾಮಿದಾನೀಂತಸಪ್ರರೂಪಾಣಾಂ ಮೋಕ್ಷೋ ಕಿಂ ನ ಭವತೀತಿ ಭಾವಾಧಾರಃ ||೧೬||

ಅಥ-

**ಮೋಹು ವಿಲಿಜ್ಞ ಇ ಮಣಿ ಮರಜಿ ತುಟ್ಟಿಜಿ ಸಾಸು-ಣಿಸಾಸು |  
ಕೇವಲ-ಣಾಣು ವಿ ಪರಿಣಾಮಜಿ ಅಂಬರಿ ಜಾಹ ಣಿವಾಸು ||೧೬||**

**ಮೋಹೋ ವಿಲೀಯತೇ ಮನೋ ಮ್ರಿಯತೇ ತ್ರುಟ್ಟಿ ಶಾಸ್ತ್ರಮೋಚಾಷಾಃ |  
ಕೇವಲಜ್ಞಾನಮಪಿ ಪರಿಣಾಮತಿ ಅಂಬರೇ ಯೇಷಾಂ ನಿವಾಸಃ ||೧೬||**

ಮೋಹು ವಿಲಿಜ್ಞಿ ಇತ್ಯಾದಿ | ಮೋಹು ಮೋಹೋ ಮಮಮಾದಿವಿಕಲ್ಪಜಾಲಂ ವಿಲಿಜ್ಞಿ ವಿಲಯಂ ಗಚ್ಛತಿ ಮಣಿ ಮರಜಿ ಇಹಲೋಕಪರಲೋಕಾಶಾಪ್ರಭೃತಿವಿಕಲ್ಪಜಾಲರೂಪಂ ಮನೋ ಮ್ರಿಯತೇ | ತುಟ್ಟಿ ಇ ನಶ್ಯತಿ | ಕೋರಸೌ | ಸಾಸು-ಣಿಸಾಸು ಅನಿಹಿತವೃತ್ತಾ ನಾಸಿಕಾದ್ವಾರಂ ವಿಹಾಯ ಕ್ಷಣಿಮಾತ್ರಂ ತಾಲುರಂದ್ರೇಣ ಗಚ್ಛತಿ ಪುನರಪ್ಯಂತರಂ ನಾಸಿಕಯಾ ಕೃತ್ಯಾ ನಿಗರಜ್ಞತಿ ಪುನರಪಿ ರಂದ್ರೇಣೇತ್ಯಾಚಾಷಾಃ ಸನಿಃಶಾಸಲಜ್ಞಾಹೋ ವಾಯುಃ | ಪುನರಪಿ ಕಿಂ ಭವತಿ | ಕೇವಲಣಾಣು ವಿ ಪರಿಣಾಮಜಿ ಕೇವಲಜ್ಞಾನಮಪಿ ಪರಿಣಾಮತಿ ಸಮುತ್ಪದ್ಯತೇ | ಯೇಷಾಂ

ಶರೀರದ ಹಗುರತೆ ಮೊದಲಾದಪುಗಳಿವೆ, ಅದರೆ ಅದರ ಕಾರ್ಯವು ಮುಕ್ತಿಯಿಲ್ಲ. ಆ ವಾಯುಧಾರಣೆಯ ಕಾರ್ಯವು ಮುಕ್ತಿಕೂಡ ಇದ್ದರೆ ಎಂದರೆ ವಾಯುಧಾರಣದಿಂದ ಮೋಕ್ಷವಾಗುತ್ತಿದ್ದರೆ ವರ್ತಮಾನಕಾಲದ ಪುರಷರಿಗೇಕೆ ಮೋಕ್ಷವಾಗುವದಿಲ್ಲ- ವೆಂಬುದು ಇಲ್ಲಿನ ಭಾವಾಧಾರಃವಿದೆ.

ಈಗ ಮತ್ತೆ ಪರಮಸಮಾಧಿಯ ಕಥನ ಮಾಡುತ್ತಾರೆ,-

### ಗಾಥೆ - ೧೬

**ಅನ್ವಯಾಧಾರಃ :- [ಜಾಹು ಣಿವಾಸು] ಯಾರ ನಿವಾಸವು [ಅಂಬರಿ] ಪರಮಸಮಾಧಿಯಲ್ಲಿದೆ [ಮೋಹೋ] ಅವರ ಮೋಹವು [ವಿಲಿಜ್ಞಿ] ವಿಲಯಹೊಂದುತ್ತದೆ, [ಮಣಿ ಮರಜಿ] ಅವರ ಮನಸ್ಸು ಸತ್ತಮೋಗುತ್ತದೆ, [ಸಾಸು-ಣಿಸಾಸು ತುಟ್ಟಿಜಿ] ಶಾಸ್ತ್ರಮೋಚಾಷಾಃ ಪ್ರವು ನಿಂತು ಹೋಗುತ್ತದೆ [ವಿ] ಮತ್ತು [ಕೇವಲ-ಣಾಣು] ಕೇವಲಜ್ಞಾನವು [ಪರಿಣಾಮಜಿ] ಉತ್ಸ್ವಾವಾಗುತ್ತದೆ.**

**ಭಾವಾಧಾರಃ :-** ರಾಗದ್ವೇಷಮೋಹರೂಪದ ವಿಕಲ್ಪಜಾಲದಿಂದ ಶಾಸ್ತ್ರವಾದ ಅಂಬರದಲ್ಲಿ ಎಂದರೆ ‘ಅಂಬರ’ ಶಬ್ದದಿಂದ ವಾಚ್ಯನಾದಂಥ ಶುದ್ಧ ಆತ್ಮನ ಸಮ್ಮಾಶ್ರದ್ಧ, ಸಮ್ಮಾಙ್ಜಾನ ಮತ್ತು ಸಮ್ಮಾಕ್ಷಾತ್ ಆಚರಣ ರೂಪವಾದ ನಿರ್ವಿಕಲ್ಪ ಶ್ರಿಗುಪ್ತಿಯಿಂದ ಗುಪ್ತವಾದ ಪರಮಸಮಾಧಿಯಲ್ಲಿ ಯಾರ ನಿವಾಸವಿದೆ ಅವರ ಮೋಹ-ಮಮತೆ ಮೊದಲಾದ ವಿಕಲ್ಪಜಾಲವು ನಾಶಹೊಂದುತ್ತದೆ. ಇಹಲೋಕ-ಪರಲೋಕದ ಆಶೇಯಿಂದ

**ನಿವರ್ತಿ-ಪುದು ಮೋಹ ಸಾಯುಪುದು ಮನ ತಡೆಪುದು ಶಾಸ್ತ್ರಮೋಚಾಷಾಃ |  
ಕೇವಲಜ್ಞಾನ ಪರಿಣಾಮಪುದು ಅಂಬರದಿ ನಿವಾಸ ಮಾಳರಿಗ ||೧೬||**

ಈರ್ | ಅಂಬರಿ ಜಾಹಂ ಣವಾಸು ರಾಗದ್ವೇಷಮೋಹರೂಪವಿಕಲ್ಪಜಾಲಶಾನ್ಯಂ ಅಂಬರೀ ಅಂಬರಶಭ್ರವಾಚ್ಯೇ ಶುದ್ಧಾತ್ಮಸಮೃಂತ್ರದಾನಂಜಾನಾನುಚರಣರೂಪೇ ನಿರ್ವಿಕಲ್ಪತ್ರಿಗುಪ್ತಿಗುಪ್ತಪರಮಸಮಾಧಾರ್ಯೇ ಯೇಷಾಂ ನಿವಾಸ ಇತಿ | ಅಯಮತ್ ಭಾವಾರ್ಥಃ | ಅಂಬರಶಭ್ರೇನ ಶುದ್ಧಾಕಾಶಂ ನ ಗ್ರಾಹ್ಯಂ ಕಿಂತು ವಿಷಯಕಷಾಯವಿಕಲ್ಪಶಾನ್ಯಃ ಪರಮಸಮಾಧಿಗ್ರಾಹ್ಯಃ, ವಾಯುಶಭ್ರೇನ ಚ ಕುಂಭಕರೇಷಕಪೂರಕಾದಿರೂಪೋ ವಾಯುನಿರೋಧೋ ನ ಗ್ರಾಹ್ಯಃ ಕಿಂತು ಸ್ವಾಯಮನಿಂಹಿತವುತ್ತಾ ನಿರ್ವಿಕಲ್ಪಸಮಾಧಿಬಲೇನ ದಶಮದ್ವಾರಂಧಂಜ್ಞೇನ ಬ್ರಹ್ಮರಂಧ್ರಸಂಜ್ಞೇನ ಸೂಕ್ಷ್ಮಾಭಿಧಾನರೂಪೇಣ ಚ ತಾಲುರಂಧ್ರೇಣ ಯೋಽಸೌ ಗಂಜ್ಞತಿ ಸ ಏವ ಗ್ರಾಹ್ಯಃ ತತ್ತ | ಯದುಕ್ತಂ ಕೇನಾಪಿ-‘ಮನು ಮರಜಿ ಪರಣು ಜಹಿಂ ಖಿಯಹಂ ಜಾಜಿ | ಸವ್ವಂಗಜಿ ತಿಹುವಣು ತಹಿಂ ಜಿ ತಾಜಿ | ಮೂರಧಾ ಅಂತರಾಲು ಪರಿಯಾಣಾಪಿ | ತುಟ್ಟಜಿ ಮೋಹಜಾಲು ಜಜಿ ಜಾಣಾಪಿ॥’ ಅತ್ಯ ಪೂರ್ವೋಕ್ತಲಕ್ಷಣಮೇವ ಮನೋಮರಣಂ ಗ್ರಾಹ್ಯಂ ಪವನಕ್ಷಯೋರಪಿ ಪೂರ್ವೋಕ್ತಲಕ್ಷಣ ಏವ ತ್ರಿಭುವನ ಪ್ರಕಾಶಕ ಆತ್ಮ ತತ್ತ್ವವ ನಿರ್ವಿಕಲ್ಪಸಮಾಧಾರ್ಯೇ ತಿಷ್ಣತೀತ್ಯಾರ್ಥಃ | ಅಂತರಾಲಶಭ್ರೇನ ತು ರಾಗಾದಿಪರಭಾವಶಾನ್ಯಂತ್ರಂ ಗ್ರಾಹ್ಯಂ ನ ಚಾಕಾರೇ ಜ್ಞಾತೇ ಸತಿ ಮೋಹಜಾಲಂ ನಶ್ಯತಿ ನ ಚಾನ್ಯಾದ್ವಿತ್ಯಂ ಪರಕಲ್ಪಿತಂ ಗ್ರಾಹ್ಯಮಿತ್ಯಾಭಿಪ್ರಾಯಃ ||೧೫|| ಅಥ-

**ಜೋ ಆಯಾಸಜಿ ಮನು ಧರಜಿ ಲೋಯಾಲೋಯ-ಪಮಾಣು |**

**ತುಟ್ಟಜಿ ಮೋಹು ತಡತ್ತಿ ತಸು ಪಾವಜಿ ಪರಹ ಪವಾಣು ||೧೬||**

ಹಿಡಿದು ವಿಕಲ್ಪಜಾಲರೂಪದ ಮನಸ್ಸು ಸತ್ತು ಹೋಗುತ್ತದೆ, ಉಚ್ಚಾಸ-ನಿಶ್ಚಯಸಲಕ್ಷಣದ ವಾಯುವು ಅನೀಂಹಿತವೃತ್ತಿಯಿಂದ ನಾಸಿಕದ್ವಾರವನ್ನು ಬಿಟ್ಟುಕ್ಷಣಕಾಲ ತಾಲುರಂಧ್ರದೊಳಗಿಂದ ಹೊರಡುತ್ತದೆ ಅನಂತರ ನಾಸಿಕದ್ವಾರದಿಂದ ಹೊರಡುತ್ತದೆ, ಪುನಃ ಬ್ರಹ್ಮರಂಧ್ರದಿಂದ ಹೊರಡುತ್ತದೆ ಮತ್ತು ಕೇವಲಜ್ಞಾನ ಕೂಡ ಪರಿಣಾಮಿಸುತ್ತದೆ - ಉತ್ಪನ್ನವಾಗುತ್ತದೆ.

ಇಲ್ಲಿ ‘ಅಂಬರ’ ಶಬ್ದದಿಂದ ಶುದ್ಧಾತ್ಮಾಕಾಶವೆಂದು ತಿಳಿಯಬಾರದು, ಆದರೆ ವಿಷಯಕಷಾಯಗಳ ವಿಕಲ್ಪದಿಂದ ಶಾನ್ಯವಾದ ಪರಮಸಮಾಧಿಯೆಂದು ತಿಳಿಯಬೇಕು. (‘ಅಂಬರ’ ಶಬ್ದದ ಅರ್ಥವನ್ನು ಶುದ್ಧಾತ್ಮಾಕಾಶವೆಂದು ಸ್ವೀಕರಿಸದೆ ಪರಮಸಮಾಧಿಯೆಂದು ಸ್ವೀಕರಿಸಬೇಕು.) ಮತ್ತು ‘ವಾಯು’ ಶಬ್ದದಿಂದ ಕುಂಭಕ, ರೇಷಕ, ಪೂರಕ ಮೋದಲಾದರೂಪದ ವಾಯುನಿರೋಧವೆಂದು ತಿಳಿಯಬಾರದು, ಆದರೆ ಸ್ವಾಯಂ ಅನೀಂಹಿತವೃತ್ತಿಯಿಂದ ನಿರ್ವಿಕಲ್ಪಸಮಾಧಿಯ ಬಲದಿಂದ ದಶಮದ್ವಾರಂದರೂ ಸತ್ತು ಸಂಜ್ಞೀಯಜ್ಞಾನ ಮತ್ತು ಸೂಕ್ಷ್ಮಾಭಿಧಾನ ರೂಪದ ತಾಲುರಂಧ್ರದೊಳಗಿಂದ ಹೊರಡುವ ವಾಯುವನ್ನೇ ಅಲ್ಲಿ ಸ್ವೀಕರಿಸಬೇಕೆಂಬುದು ಇಲ್ಲಿನ ಭಾವಾರ್ಥವಿದೆ. ಹೀಗೆ ಇತರೆಡೆಯೂ ಹೇಳಿಡಾರೆ.-‘ಮೂಡ ಅಜ್ಞಾನಿಗಳೇ ‘ಅಂಬರ’ ದ ಅರ್ಥವನ್ನು ಶುದ್ಧಾತ್ಮಾಕಾಶವೆಂದು ತಿಳಿಯುತ್ತಾರೆ, ಆದರೆ ‘ಅಂಬರ’ ದ ಅರ್ಥವನ್ನು ಪರಮಸಮಾಧಿಯೆಂದು ತಿಳಿದುಕೊಂಡರೆ ಮನಸ್ಸು ಸತ್ತುಹೋಗುತ್ತದೆ, ಸ್ವಾಭಾವಿಕವಾಗಿ ವಾಯುವಿನ ಕ್ಷಯವಾಗುತ್ತದೆ, ಮೋಹಜಾಲವು ನಾಶಹೊಂದುತ್ತದೆ ಮತ್ತು ಸವಾರಂಗಗಳಿಗೆ ತ್ರಿಭುವನದ ಸಮಾನವಾಗಿ ಹೋಗುತ್ತವೆ ಎಂದರೆ ಕೇವಲಜ್ಞಾನವಾಗುವುದರಿಂದ ಅದರಲ್ಲಿ ಮೂರು ಲೋಕಗಳು ತಿಳಿದುಬರುತ್ತವೆ’.

ಪೂರ್ವೋಕ್ತಲಕ್ಷಣವುಳ್ಳದೇ ಮನೋಮರಣವೆಂದು ತಿಳಿಯಬೇಕು, ಪವನಕ್ಷಯವನ್ನು ಕೂಡ ಪೂರ್ವೋಕ್ತಲಕ್ಷಣವುಳ್ಳದೇ ತಿಳಿಯಬೇಕು, ತ್ರಿಭುವನಪ್ರಕಾಶಕನಾದ ಆತ್ಮನು ನಿರ್ವಿಕಲ್ಪಸಮಾಧಿಯಲ್ಲಿಯೇ ಇರುತ್ತಾನೆಂಬ

**ಯಾವನು ಆಗಸದಿ ಲೋಕಪ್ರಮಾಣ ಮನವ ತಡೆವನು |**

**ಅವನ ಮೋಹ ಶೀಪ್ರನಿಂಸಿ ಪರಮಾತ್ಮ ಪ್ರಮಾಣವನು ಪಡೆವನು ||೧೭||**

ಯಃ ಆಕಾಶೇ ಮನೋ ಧರತಿ ಲೋಕಪ್ರಮಾಣಮ್ |  
ತುಟ್ಟತಿ ಮೋಹೋ ರುಟಿತಿ ತಸ್ಯ ಪ್ರಾಪ್ತೋತಿ ವರಸ್ಯ ಪ್ರಮಾಣಮ್ ||೧೬||

ಚೋ ಇತ್ಯಾದಿ । ಚೋ ಯೋ ಧ್ಯಾತಾ ಪ್ರರುಷಃ ಆಯಾಸಜಿ ಮನು ಧರಣ ಯಥಾ ಪರದ್ವಯ - ಸಂಬಂಧರಹಿತತ್ವೇನಾಕಾಶಮಂಬರಶಬ್ದವಾಚ್ಯಂ ಶಾಸ್ಯಮಿತ್ಯಂಚ್ಯತೇ ತಥಾ ಏತರಾಗಿಚಿದಾನಂದೈಕಸ್ವಭಾವೇನ ಭರಿತಾವಸೋಽಂಪಿ ಏಧಾತ್ಮರಾಗಾದಿಪರಭಾವರಹಿತತಾನ್ವಿತಕಲ್ಪಸಮಾಧಿರಾಕಾಶಮಂಬರಶಬ್ದವಾಚ್ಯಂ ಶಾಸ್ಯಮಿತ್ಯಂಚ್ಯತೇ । ತತ್ತಾಕಾಶಸಂಜ್ಞೀ ನಿರ್ವಿಕಲ್ಪಸಮಾಧಾ ಮನೋ ಧರತಿ ಸ್ಥಿರಂ ಕರೋತಿ । ಕಥಂಭೂತಂ ಮನಃ । ಲೋಯಾಲೋಯಪಮಾಣಿ ಲೋಕಲೋಕಪ್ರಮಾಣಂ ಲೋಕಲೋಕವ್ಯಾಪ್ತಿರೂಪಂ ಅಥವಾ ಪ್ರಸಿದ್ಧಲೋಕಲೋಕಾಕಾಶೇ ವ್ಯವಹಾರೇಣ ಜ್ಞಾನಾಪೇಕ್ಷಯಾ ನಚ ಪ್ರದೇಶಾಪೇಕ್ಷಯಾ ಲೋಕಲೋಕಪ್ರಮಾಣಂ ಮನೋ ಮಾನಸಂ ಧರತಿ ತುಟ್ಟಜಿ ಮೋಹು ತಡತ್ತಿ ತಮ ತುಟ್ಟತಿ ನಶ್ಯತಿ । ಕೋರಸಾ । ಮೋಹ ಮೋಹಃ । ಕಥಮ್ | ರುಟಿತಿ ತಸ್ಯ ಧ್ಯಾನಾತ್ | ನ ಕೇವಲಂ ಮೋಹೋ ನಶ್ಯತಿ | ಪಾವಜಿ ಪ್ರಾಪ್ತೋತಿ | ಈಮ್ | ಪರತಹಂ ಪವಾಣಿ ಪರಸ್ಯ ಪರಮಾತ್ಮಸಂಸಾರಾಪಸ್ಯ ಪ್ರಮಾಣಮ್ | ಕೀದ್ಯಂ ತತ್ಪರಮಾಣಮಿತಿ ಚೀತ್ | ವ್ಯವಹಾರೇಣ ರೂಪಗ್ರಹಣವಿಷಯೀ ಚಕ್ಷುರಿವ ಸರ್ವಗತಃ । ಯದಿ ಪುನರ್ವಿಶ್ವಯೀನ ಸರ್ವಗತೋ ಭವತಿ ತಹಿರ ಚಕ್ಷುಷೋ ಅಗ್ನಿಸರ್ವದಾಹಃ ಪ್ರಾಪ್ತೋತಿ ನಚ ತಥಾ । ತಥಾತ್ಮಸೋಽಂಪಿ ಪರಕೀಯಸುಖಿದುಃಖಿಷಯೀ ತಸ್ಯಂ ಪರಿಣಾಮತ್ವೇನ

ಅರ್ಥ-ವಿದೆ. ‘ಅಂತರಾಲ’ ಶಬ್ದದಿಂದ ರಾಗಾದಿಪರಭಾವಗಳ ಶಾಸ್ಯತೆಯೆಂದು ತಿಳಿಯಬೇಕು. ಆದರೆ ಆಕಾಶವನ್ನು ನೋಡಿದರೆ ಮೋಹಜಾಲವು ನಾಶವಾಗದಿರುವುದರಿಂದ ‘ಅಂತರಾಲ’ ಶಬ್ದದಿಂದ ಅನ್ಯರು ತಿಳಿಸಿದ ಪರಕಲ್ಪತ ಆಕಾಶವೆಂದು ತಿಳಿಯಬಾರದಂಬುದು ಇಲ್ಲಿನ ಅಭಿಪ್ರಾಯವಿದೆ.

ಈಗ ಮತ್ತೆ ನಿರ್ವಿಕಲ್ಪಸಮಾಧಿಯ ಕಥನ ಮಾಡುತ್ತಾರೆ,-

### ಗಾಥ - ೧೬

**ಅನ್ನಯಾಧಿ :-** [ಚೋ] ಯಾವಧಾನಿ ಪ್ರರುಷನು [ಆಯಾಸಜಿ] ನಿರ್ವಿಕಲ್ಪಸಮಾಧಿಯಲ್ಲಿ [ಲೋಯಾ-ಲೋಯ-ಪಮಾಣಿ ಮನು] ಲೋಕಲೋಕಪ್ರಮಾಣ ಮನಸ್ಸು [ಧರಣ] ಸ್ಥಿರ ಮಾಡುತ್ತಾನೆ [ತಸ್ಯ ಮೋಹ] ಅವನ ಮೋಹವು ಅವನ ಧ್ಯಾನದಿಂದ [ತಡತ್ತಿ ತುಟ್ಟಜಿ] ಶೀಫ್ರವಾಗಿ ಮುರಿದು ಬೀಳುತ್ತದೆ ಮತ್ತು ಅವನು [ಪರಹಂ ಪವಾಣಿ] ಪರಮಾತ್ಮಸಂಸಾರದ ಪ್ರಮಾಣವನ್ನು ಕೂಡ [ಪಾವಜಿ] ಪಡೆಯುತ್ತಾನೆ.

**ಭಾವಾಧಿ :-** ಯಾವ ಪ್ರಕಾರ ಪರದ್ವಯದ ಸಂಬಂಧದಿಂದ ರಹಿತವಿರುವುದರಿಂದ ‘ಅಂಬರ’ ಶಬ್ದದಿಂದ ವಾಚ್ಯವಾದ ಆಕಾಶವನ್ನು ‘ಶಾಸ್ಯ’ವೆಂದು ಹೇಳಲಾಗುತ್ತದೆ. ಆದೇ ಪ್ರಕಾರ ಒಂದು ಏತರಾಗಿಚಿದಾನಂದಮಯವಾದ ಸ್ವಭಾವದಿಂದ ಪರಿಪೂರ್ಣವಿದ್ದರೂ ಕೂಡ ಏಧಾತ್ಮರಾಗ ಮೊದಲಾದ ಪರಭಾವಗಳಿಂದ ರಹಿತವಿರುವುದರಿಂದ ‘ಅಂಬರ’ ಶಬ್ದದಿಂದ ವಾಚ್ಯವಾದ ಆಕಾಶವನ್ನು-ನಿರ್ವಿಕಲ್ಪಸಮಾಧಿಯನ್ನು ಶಾಸ್ಯವೆಂದು ಹೇಳಲಾಗುತ್ತದೆ. ಆ ಆಕಾಶವೇ ಸಂಜ್ಞೀಯರುವಂಥ ನಿರ್ವಿಕಲ್ಪಸಮಾಧಿಯಲ್ಲಿ ಲೋಕಲೋಕವ್ಯಾಪ್ತಿರೂಪ ಲೋಕಲೋಕಪ್ರಮಾಣ ಅಥವಾ ವ್ಯವಹಾರನಯದಿಂದ ಪ್ರಸಿದ್ಧವಾದ ಲೋಕಲೋಕಾಕಾಶದಲ್ಲಿ ಜ್ಞಾನದ ಅಪೇಕ್ಷೆಯಿಂದ ವ್ಯಾಪ್ತ, ಆದರೆ ಪ್ರದೇಶದ ಅಪೇಕ್ಷೆಯಿಂದ ವ್ಯಾಪ್ತವಿಲ್ಲದಂಥ ಮನಸ್ಸನ್ನು ಯಾವಧಾನಿಪ್ರರುಷನು ಸ್ಥಿರ ಮಾಡುತ್ತಾನೆ ಅವನ ಮೋಹವು ಶೀಫ್ರವಾಗಿ ಅವನ ಧ್ಯಾನದಿಂದ ನಾಶಹೊಂದುತ್ತದೆ. ಕೇವಲ ಮೋಹವು

ಪರಕೀಯಸುಖದು:ಖಾನುಭವಂ ಪ್ರಾಪ್ತೋತಿ ನ ಚ ತಥಾ | ನಿಶ್ಚಯೇನ ಪುನರೋಕ್ಮಾತ್ರಾಸಂಖ್ಯೋಯ-  
ಪ್ರದೇಶೋಽಪಿ ಸನ್ ವ್ಯವಹಾರೇಣ ಪುನಃ ಶರೀರಕ್ತತೋಪಸಂಹಾರ ವಿಸ್ತಾರವಶಾದ್ವಿಪ್ಷಕ್ತಿತಭಾಜನಸ್ಥಪ್ರದೀಪವತ್  
ದೇಹಮಾತ್ರ ಇತಿ ಭಾವಾಧಾರಃ ||१६||

ಅಥ-

ದೇಹಿ ವಸಂತು ಏ ಇವಿ ಮುಣಿಲು ಅಪ್ಪಾ ದೇಲು ಅಣಂತು |  
ಅಂಬರಿ ಸಮರಸಿ ಮನು ಧರಿವಿ ಸಾಮಿಯ ಇಟ್ಟು ಇಂಭಂತು ||१७||  
ದೇಹೇ ವಸನ್ನಪಿ ಸ್ವೇವ ಮತಃ ಆತ್ಮಾ ದೇವಃ ಅನಂತಃ |  
ಅಂಬರೇ ಸಮರಸೇ ಮನಃ ಧೃತಾ ಸಾಮಿನ್ ನಷ್ಟಃ ನಿಭಾಗಂತಃ ||१८||

ದೇಹಿ ವಸಂತು ಏ ಇತ್ಯಾದಿ | ದೇಹಿ ವಸಂತು ಏ ವ್ಯವಹಾರೇಣ ದೇಹೇ ವಸನ್ನಪಿ ಇವಿ ಮುಣಿಲು  
ಸ್ವೇವ ಜ್ಞಾತಃ | ಕೋರಸೋ | ಅಪ್ಪಾ ನಿಜಶುದ್ಧಾತ್ಮಾ | ಕಂವಿಶ್ವಃ | ದೇಲು ಆರಾಧನಾಯೋಗ್ಯಃ ಕೇವಲಜ್ಞಾನಾದ್-  
ಸಂತಗುಣಧಾರತ್ತೈನ ದೇವಃ ಪರಮಾರಾಧ್ಯಃ | ಪುನರಪಿ ಕಂವಿಶ್ವಃ | ಅಣಂತು ಅನಂತಪದಾರ್ಥಪರಿಚ್ಛಿತಿ-

ಸಾರ್ಥಕಾಗುತ್ತದೆಯಂದಿಷ್ಟೇ ಇಲ್ಲ, ಆದರೆ ಪರಮಾತ್ಮಸ್ಥರಂಪದ ಪ್ರಮಾಣವನ್ನು ಕೂಡ ಪಡೆಯುತ್ತಾನೆ.

**ಪ್ರಶ್ನೆ :-** ಆ ಪ್ರಮಾಣವು ಎಷ್ಟಿದೆ ?

**ಉತ್ತರ :-** ಹೇಗೆ ವ್ಯವಹಾರದಿಂದ ಕಣ್ಣಗಳು ರೂಪಗ್ರಹಣದ ವಿಷಯದಲ್ಲಿ ಸರ್ವಗತವಿವೆ ಹಾಗೆ  
ಅವನು ಸರ್ವಗತನಿದ್ದಾನೆ, ಆದರೆ ಅವು ನಿಶ್ಚಯದಿಂದ ಸರ್ವಗತವಿದ್ದರೆ ಕಣ್ಣಗಳಿಗೆ ಅಗ್ನಿಯ ಸ್ವರ್ವದ  
ದಾಹವಾಗಬೇಕು, ಆದರೆ ಹಾಗೆ ಆಗುವುದಿಲ್ಲ ಅದೇ ಪ್ರಕಾರ ಆತ್ಮನು ನಿಶ್ಚಯದಿಂದ ಸರ್ವಗತನಿದ್ದರೆ ಪರಕೀಯ  
ಸುಖ-ದುಃಖದಲ್ಲಿ ಆತ್ಮನು ತನ್ನಯವರಿಣಾಮನಿರುವುದರಿಂದ ಅವನಿಗೆ ಪರರಸುಖದು:ಖಾದ ಅನುಭವವಾಗಬೇಕು,  
ಆದರೆ ಹಾಗೆ ಆಗುವುದಿಲ್ಲ. ಆದುದರಿಂದ ಆತ್ಮನು ವ್ಯವಹಾರದಿಂದ ಜ್ಞಾನದ ಅರ್ಹಕ್ಕೆಯಿಂದ ಸರ್ವಗತನಿದ್ದಾನೆ,  
ಆದರೆ ಪ್ರದೇಶಗಳ ಅರ್ಹಕ್ಕೆಯಿಂದ ಇಲ್ಲ.

ಮತ್ತು ನಿಶ್ಚಯದಿಂದ ಆತ್ಮನು ಲೋಕಪ್ರಮಾಣ ಅಸಂಖ್ಯಾತಪ್ರದೇಶವುಳ್ಳವನಿದ್ದರೂ ಕೂಡ ವ್ಯವಹಾರ  
ನಯದಿಂದ ವಿವಿಧ ಪಾತ್ರೆಯಲ್ಲಿಟ್ಟ ದೀವಿಗೆಯ ಹಾಗೆ ಶರೀರಕ್ತತ ಸಂಕೋಚ ವಿಸ್ತಾರದ ಕಾರಣದಿಂದ  
ದೇಹಪ್ರಮಾಣನಿದ್ದಾನೆಂಬುದು ಇಲ್ಲಿನ ಭಾವಾರ್ಥವಿದೆ. ದೀವಿಗೆಯನ್ನು ಯಾವ ಯಾವ ಪಾತ್ರೆಯಲ್ಲಿ ಇಡಲಾಗುತ್ತದೆ  
ಆಯಾಪ್ರಮಾಣದಿಂದ ಅದರ ಪ್ರಕಾಶವು ಹರಡುತ್ತದೆ. ಅದೇ ಪ್ರಕಾರ ಆತ್ಮನು ಚತುರ್ಂತಿಗಳಲ್ಲಿ ಯಾವ ಯಾವ  
ಶರೀರವನ್ನು ಧಾರಣಮಾಡುತ್ತಾನೆ. ಆಯಾಪ್ರಮಾಣದಿಂದ ಆತ್ಮಪ್ರದೇಶಗಳು ಸಂಕೋಚ ವಿಸ್ತಾರಗೊಳ್ಳುತ್ತವೆ.

ಈಗ ಶಿಷ್ಯನು ಪಶ್ಚಾತ್ತಾಪ ಪಡುತ್ತಾನೆ,-

**ಗಾಥೆ - १९**

**ಅನ್ವಯಾರ್ಥ :-** [ಸಾಮಿಯ] ಎಲ್ಲೆ ಸಾಮಿಯೇ ! [ದೇಹಿ ವಸಂತು ಏ] ದೇಹದಲ್ಲಿ ಇದ್ದರೂ  
ಕೂಡ [ಅಣಂತು ಅಪ್ಪಾ ದೇಲು] ಅನಂತನಾದಂಥ ಆತ್ಮದೇವನನ್ನು [ಸಮರಸಿ ಅಂಬರಿ] ಸಮರಸಿಭಾವ

ಅನಂತ ಆತ್ಮ ದೇವನನು ತಿಳಿಯಲ್ಲಿವನು ದೇಹದಲ್ಲಿರೂ |

ಮನವ ಸಮರಸಾಂಬರದಿ ಪುಗಿಸದ ನಿಜದಿ ನಷ್ಟನಾದೆಲೆಸಾಮಿ ||१९||

ಕಾರಣತ್ವಾದವಿನಶ್ಚರತ್ವಾದನಂತಃ । ಕಿಂ ಕೃತ್ವಾ । ಮನು ಧರಿವಿ ಮನೋ ಧೃತ್ವಾ ಕ್ಷ । ಅಂಬರಿ ಅಂಬರಶಭ್ವಾಚ್ಯೇ ಪೂರ್ವೋಕ್ತಲಕ್ಷಣೇ ರಾಗಾದಿಶಾಂಕ್ಯೇ ನಿರ್ವಿಕಲ್ಪಸಮಾಧಾರೇ । ಕಥಂಭೂತೇ । ಸಮರಸಿ ವೀತರಾಗತಾತ್ಮಿಕ-ಮನೋಹರಾನಂದಸ್ಯಂದಿನಿ ಸಮರಸೀಭಾವೇ ಶಾಧ್ಯೇ । ಶಾಮಿಯ ಹೇ ಶಾಮಿನ್ । ಪ್ರಭಾಕರಭಟ್ಟಃ ಪಶ್ಚಾತ್ತಾಪ-ಮನುಶಯಂ ಕುರ್ವಾನ್ವಾಹ । ಕಿಂ ಭೂತೇ । ಇಟ್ಟು ಈಭಂತು ಇಯಂತಂ ಕಾಲಮಿತ್ತಂಭೂತಂ ಪರಮಾತ್ಮೋ-ಪದೇಶವಲಭವಾನಃ ಸನ್ ನಿಭಾರತೋ ನಷ್ಣೋಹಹೆಂತ್ಯಭಿಪ್ರಾಯಃ ॥೧೯॥ ಏವಂ ಪರಮೋಪದೇಶಕಥನಮುಖ್ಯತ್ವೇನ ಸೂತ್ರದಶಕಂ ಗತಮ್ ।

ಅಥ ಪರಮೋಪಶಮಭಾವಸಹಿತೇನ ಸರ್ವಸಂಗಪರಿತ್ಯಾಗೇನ ಸಂಸಾರವಿಚ್ಛೇದಂ ಭವತೀತಿ ಯುಗ್ಮೇನ ನಿಶ್ಚಯೋತಿ-

ಸಯಲ ವಿ ಸಂಗಣ ಮಿಲ್ಲಿಯಾ ಇವಿ ಕಿಲು ಉವಸಮು-ಭಾಲು ।  
ಸಿವ-ಪರ್ಯ-ಮಂಗ್ಲ ವಿ ಮುಣ್ಳು ಇವಿ ಜಹಿಂ ಜೋಜಿಹಿ ಅಣುರಾಲು ॥  
ಘೋರು ಇ ಚಿಣ್ಣು ತಪ-ಚರಣು ಜಂ ಇಯ-ಬೋಹಹಂ ಸಾರು ।  
ಪುಣ್ಣ ವಿ ಪಾಲು ವಿ ದದ್ದು ಇವಿ ಕಿಮು ಭಿಜ್ಜಿ ಸಂಸಾರು ॥೧೯-೨೧॥

ರೂಪವಾದ ನಿರ್ವಿಕಲ್ಪ ಸಮಾಧಿಯಲ್ಲಿ [ಮನು ಧರಿವಿ] ಮನಸ್ಸನ್ನ ಹೊಡಗಿಸಿ [ಇವಿ ಮುಣ್ಳು] ನಾನು ತಿಳಿದುಕೊಳ್ಳಲಿಲ್ಲ ಆದ್ದರಿಂದ ಇದುವರೆಗೆ [ಈಭಂತು ಇಟ್ಟು] ನಿಃಸಂದೇಹವಾಗಿ ನಷ್ಟವಾಗಿದ್ದೇನೆ ಎಂದರೆ ಚತುರ್ಗತಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ, ದುಃಖಿಯಾಗಿದ್ದೇನೆ.

**ಭಾವಾರ್ಥ :**- ವ್ಯವಹಾರದಿಂದ ದೇಹದಲ್ಲಿರುತ್ತಿದ್ದರೂ ಕೂಡ ನಿಜಶುದ್ಧಾತ್ಮನನ್ನ ಎಂದರೆ ಅವನು ಕೇವಲಜ್ಞಾನ ಹೊದಲಾದ ಅನಂತಗುಣಗಳ ಆಧಾರನಿರುವುದರಿಂದ ‘ದೇವ’ ಎಂದರೆ ಪರಮ ಆರಾಧ್ಯನಿದ್ವಾನೆ ಮತ್ತು ಅನಂತ ಪದಾರ್ಥಗಳ ಜ್ಞಾಪ್ತಿಯ ಕಾರಣಭೂತನಿರುವುದರಿಂದ ಹಾಗೂ ಅವಿನಶ್ಚರನಿರುವುದರಿಂದ ‘ಅನಂತ’ನಿದ್ವಾನೆ ಅವನನ್ನ ನಾನು ಸಾಧ್ಯರೂಪವಾದ ಆ ವೀತರಾಗ-ತಾತ್ಮಿಕ-ಮನೋಹರ-ಅನಂದಸ್ಯವಿಸುವ ಸಮರಸೀಭಾವ ಆ ಸಮರಸೀಭಾವಸ್ಸರೂಪವಾದ ‘ಅಂಬರ’ ಶಬ್ದದಿಂದ ವಾಚ್ಯವಾದ ಪೂರ್ವೋಕ್ತಲಕ್ಷಣವುಳ್ಳ, ರಾಗಾದಿಗಳಿಂದ ಶಾಸ್ಯವಾದ ನಿರ್ವಿಕಲ್ಪ ಸಮಾಧಿಯಲ್ಲಿ ಮನಸ್ಸನ್ನ ಹೊಡಗಿಸಿ ತಿಳಿದುಕೊಂಡಿಲ್ಲವೆಂದು ಪ್ರಭಾಕರಭಟ್ಟನು ಪಶ್ಚಾತ್ತಾಪಪಡುತ್ತ ಹೇಳುತ್ತಾನೆ-ಎಲ್ಲೆ ಶಾಮಿಯೇ ! ಇಷ್ಟಕಾಲದವರೆಗೆ ಇಂಥ ಪರಮಾತ್ಮನ ಉಪದೇಶವನ್ನ ಪ್ರತ್ಯೇಕಿಸಿಕೊಳ್ಳಲಾರದೆ ನಾನು ನಿಃಸಂದೇಹವಾಗಿ ನಷ್ಟವಾದೆನು.

ಈ ಪ್ರಕಾರ ಪರಮೋಪದೇಶದ ಕಥನದ ಮುಖ್ಯತೆಯಿಂದ ಹತ್ತು ಗಾಢಾಸೂತ್ರಗಳು ಸಮಾಪ್ತವಾದವು. ಪರಮೋಪಶಮಭಾವಸಹಿತ ಸರ್ವಸಂಗದ ತ್ಯಾಗದಿಂದ ಸಂಸಾರದ ನಾಶವಾಗುತ್ತದೆಯೆಂದು ಎರಡು ಸೂತ್ರಗಳಿಂದ ಈಗ ನಿಶ್ಚಯ ಮಾಡುತ್ತಾರೆ,-

ಕವಿದೆಲ್ಲ ಸಂಗ ಬಿಡಲಿಲ್ಲ ಉಪಶಮಭಾವಸಹ ಮಾಡಲಿಲ್ಲ ।  
ಶಿವಪದಮಾರ್ಗಸಹ ತಿಳಿವದಿಲ್ಲ ಅನುರಾಗವಿರುವಯೋಗಿಗಳು ॥೧೯॥  
ಮಹಾಘೋರತಪಸುಮಾಡಲಿಲ್ಲ ನಿಜಚೋಧದಿಸಾರವತಿಳಿದು ।  
ದಹಿಸಲಿಲ್ಲ ಪುಣ್ಯಪಾಪವನು ಸಂಸಾರವು ಹೇಗೆ ಭೇದಿಪ್ರದು ॥೨೦॥

సకలా అపి సంగాః న ముక్తాః నైవ కృత ఉపశమభావః ।  
 తివపదమాగోఽపి మతో నైవ యత్ర యోగినాం అనురాగః ॥१६॥  
 ఘోరం న చోణం తప్ష్యరణం యత్త నిజబోధస్య సారమ్ ।  
 పుణ్యమపి పాపమపి దగ్గ్రి నైవ కం టిద్దతే సంసారః ॥१७॥

శయలవి ఇత్యాది । శయల ఏ శమస్తా అపి సంగ ఏమధ్యా తాడిచకుద్దెత్తబేదభిన్నా అభ్యంతరా: క్షేత్రవాస్తూ ద్విబహుబేదభిన్నా బాహ్య అపి సంగా: పరిగ్రహా: ఈ ఏల్లియా న ముక్కు పునరపి కిం న కృతమో । ఈవి కిలు ఉనసమభాలు జీవితమరణలాభాలాభసుఖదుఃఖాదిసమతాభావలక్ష్మోర్ణవే నైవ కృతః ఉపశమభావః । పునర్జ్ఞ కిం న కృతమో । సివపయమగ్ని ఏ ముణ్ణు ఈవి ‘తివం పరమకల్యాణం నివాచానం శాంతమక్షేయమో । ప్రాప్తం ముక్తిపదం యీన స తివః పరిశీతితః ॥’ ఇతి పశేనాత్ తివతచ్ఛివాచిక్షోర్ యోకసౌ మోక్షస్తస్త మాగోర్ణిపి న జ్ఞాతః । కథంభంతోర్ మాగ్రః । స్వశ్రూపద్మాత్మస్తమ్యకోత్థద్భాన్జానానుచరణారూపః । యత్త మాగ్రే కిమో । జహిం జోహహిం అణురాలు యత్త నిశ్చయమోక్షమాగ్రే పరమయోగినానునురాగస్తాత్ప్రయ్యమో । న కేవలం మోక్షమాగోర్ణిపి న జ్ఞాతః । ఘోరు ఈ చిణ్ణలు తవచరణు ఘోరం దుధరం పరీషమోపసగ్గి- జయరూపం నైవ జీణాం న కృతమో । కిం తత్త । అనశనాదిదాదత్తపిధం తప్పరణమో ।

## ଗାଘ୍ର - ରଣ୍ଜି-ରଣ୍ଜି

**ಅನ್ವಯಾರ್ಥ :** [ಸರುಲ ವಸಂಗ ಇ ಮಲ್ಲಿಯಾ] ಯಾರು ಸರ್ವಸಂಗ (ಪರಿಗ್ರಹ)ವನ್ನೂ ಬಿಟ್ಟಿಲ್ಲ,  
[ಲುವಸಮು-ಭಾಲು ಇವಿ ಕಿಳು] ಲುಪಶಮಭಾವವನ್ನೂ ಮಾಡಿಲ್ಲ, [ಜಹಿಂ ಜೋಣಹಿಂ ಅಣುರಾಲು]  
ಯಾವುದರಲ್ಲಿಯೋಗಿಗಳ ಅನುರಾಗವಿದೆ ಅಂಥ [ಸಿವ-ಪರು-ಮಗ್ನಿ ಇ ಇವಿ ಮುಣೀಲು] ಮೊಕ್ಕಮಾರ್ಗವನ್ನು  
ಕೊಡ ತಿಳಿದುಕೊಂಡಿಲ್ಲ, [ಜಂ ಶಯ-ಚೋಹಹು ಸಾರು] ನಿಜಚೋಧದಿಂದ ಸಾರಭಂತವಿರುವಂಥ [ಫೋರು  
ತವ- ಚರಣು ಇ ಚಿಣ್ಣು ಉ] ಮಹಾದುರ್ಭರ ತಪಸನ್ನು ಮಾಡಲಿಲ್ಲ, ಮತ್ತು [ಪುಣ್ಣು ಇ ಪಾಲು ಇ ಇವಿ  
ದಡ್ಡು] ಪುಣ್ಯ ಹಾಗೂ ಪಾಪವನ್ನು ಕೊಡ ಸುಟ್ಟುಹಾಕಲಿಲ್ಲವೆಂದ ಬಳಿಕ [ಸಂಸಾರು ಕಿಮು ಭಿಜ್ಜಣ್ಣ] ಸಂಸಾರವು  
ಹೇಗೆ ಕತರಿಸಿ ಹೋಗುವುದು ?

**ಭಾವಾರ್ಥ :-** ಯಾರು ಮಿಥ್ಯಾತ್ಮ, ರಾಗ, ದ್ವೇಷ, ನಾಲ್ಕು ಕಣಾಯ, ಹಾಸ್ಯ, ರತ್ನ, ಅರತಿ, ಶೋಕ, ಭಯ, ಗ್ಂಬಿ ಮತ್ತು ವೇದವೆಂದು ಹದಿನಾಲ್ಕು ಪ್ರಕಾರದ ಭೇದದಿಂದ ಭೇದವ್ಯಳ್ಳ ಅಭ್ಯಂತರ ಪರಿಗ್ರಹಗಳನ್ನು ಹಾಗೂ ಹೈತ್ರೆ, ವಾಸ್ತು ಮೊದಲಾದ ಅನೇಕ ಪ್ರಕಾರದ ಭೇದದಿಂದ ಭೇದವ್ಯಳ್ಳ ಬಾಹ್ಯ ಪರಿಗ್ರಹಗಳನ್ನು ಅದೇ ರೀತಿ ಸಮಸ್ಯ ಪರಿಗ್ರಹಗಳನ್ನು ಕೂಡ ಬಿಟ್ಟುಕೊಟ್ಟಿಲ್ಲ. ಜೀವನ-ಮರಣ, ಲಾಭ-ಹಾನಿ, ಸುಖ-ದುಃಖ ಮೊದಲಾದವುಗಳಲ್ಲಿ ಸಮಾಭಾವವು ಲಕ್ಷಣವಿರುವಂಥ ಉಪಶಮಭಾವವನ್ನು ಮಾಡಲಿಲ್ಲ. ‘ಶಿವರೂಪ, ಪರಮ ಕಲ್ಯಾಣರೂಪ, ನಿವಾಣರೂಪ, ಶಾಂತ ಮತ್ತು ಅಕ್ಷಯವಾದ ಮುಕ್ತಿಪದವನ್ನು ಪ್ರಾಪ್ತಮಾಡಿಕೊಂಡವನು ಶಿವನಿದ್ದಾಸೆಂ’ ಬ ವಚನಕ್ಕನುಸರಿಸಿ ‘ಶಿವ’ ಶಬ್ದದಿಂದ ವಾಚ್ಯವಾದ ಯಾವ ಮೋಕ್ಷವಿದೆ ಅದರ ಎಂದರೆ ನಿಜ ಶುದ್ಧಾತ್ಮನ ಸಮ್ಯಕ್ಶರ್ಥದ್ದ, ಸಮ್ಯಕ್ಭಾನ ಮತ್ತು ಸಮ್ಯಕ್ ಅನುಭರಣರೂಪದ ಮಾರ್ಗವನ್ನು ಕೂಡ ಆ ನಿಶ್ಚಯಮೋಕ್ಷಮಾರ್ಗದಲ್ಲಿ ಪರಮಯೋಗಿಗಳಿಗೆ ಅನುರಾಗವಿದೆ ಅದನ್ನು ಕೂಡ ತಿಳಿದುಕೊಂಡಿಲ್ಲ. ಕೇವಲ ಮೋಕ್ಷ ಮಾರ್ಗವನ್ನು ತಿಳಿದುಕೊಂಡಿಲ್ಲವೆಂದಿಷ್ಟೇ ಇಲ್ಲ, ಆದರೆ ಆ ವೀತರಾಗಿನಿರ್ವಿಕಲ ಸಸಂವೇದನವು ಲಕ್ಷಣವಿರುವಂಥ ನಿಜಚೋಧದಿಂದ

ಯತ್ತಾಂಭೂತಮ್ | ಜಂಣೆಯಚೋಹಕಂ ಸಾರು ಯತ್ತಪಶ್ಚರಣಂ ವೀತರಾಗನಿರ್ವಿಕಲ್ಪ - ಸ್ವಸಂವೇದನಲಕ್ಷಣೇನ ನಿಜಚೋಧೇನ ಸಾರಭೂತಮ್ ಪ್ರನಶ್ಚ ಕಿಂ ನ ಕೃತಮ್ | ಪ್ರಣ್ಣ ಏ ಪಾಲು ಏ ನಿಶ್ಚಯನಯೇನ ಶುಭಾಶುಭನಿಗಲದ್ವಯರಹಿತಸ್ | ಸಂಸಾರಿಜೀವಸ್ಯ ವ್ಯವಹಾರೇಣ ಸುವರ್ಣಲೋಹನಿಗಲದ್ವಯ - ಸದೃಶಂ ಪ್ರಣಾಪದ್ವಯಮಪಿ ದಹ್ನಿ ಇವಿ ಶುದ್ಧಾತ್ಮದ್ವಪಾಂಸುಭವರೂಪೇಣ ಧಾನಾಗಿನಾ ದಗ್ಧಂ ಸ್ವೇವ | ಕಿಮು ಟಿಜ್ಜಿ ಸಂಸಾರು ಕಥಂ ಟಿದ್ಯತೇ ಸಂಸಾರ ಇತಿ | ಅತ್ಯೇದಂ ವ್ಯಾಖ್ಯಾನಂ ಜ್ಞಾತಾ ನಿರಂತರಂ ಶುದ್ಧಾತ್ಮದ್ವಪಾಂ ಭಾವನಾ ಕರ್ತವ್ಯೇತಿ ತಾತ್ಪರ್ಯಮ್ ||೧೬೬-೧೬೭||

ಅಥ ದಾನಪೂಜಾಪಂಚಪರಮೇಷ್ಠಿಪಂದನಾದಿರೂಪಂ ಪರಂಪರಯಾ ಮುಕ್ತಿಕಾರಣಂ ಶ್ರವಕಧರ್ಮಂ ಕಥಯತಿ-

ದಾಣು ಇ ದಿಣ್ಣಿಲು ಮುಣಿವರಹ ಇ ಏ ಪ್ರಜ್ಞಿಲು ಜಿಣ-ಣಾಹು |

ಪಂಚ ಇ ವಂದಿಯ ಪರಮ-ಗುರೂ ಕಿಮು ಹೋಸಳಂ ಸಿವ-ಲಾಹು ||೧೬೮||

ದಾನಂ ನ ದತ್ತಂ ಮುನಿವರೇಭ್ಯಃನಾಪಿ ಪ್ರಾಚಿತಃ ಜಿನನಾಥಃ |

ಪಂಚ ನ ವಂದಿತಾಃ ಪರಮಗುರುವಃ ಕಿಂ ಭವಿಷ್ಯತಿ ಶಿವಲಾಭಃ | ||೧೬೯||

ದಾಣು ಇತ್ಯಾದಿ | ದಾಣು ಇ ದಿಣ್ಣಿಲು ಆಹಾರಾಭಯಭೈಷಜ್ಯಶಾಶ್ವತಭೇದೇನ ಚತುರ್ವಿಧಾನಂ ಭಕ್ತಿಪೂರ್ವಕಂ ನ ದತ್ತಮ್ | ಕೇಷಾಮ್ | ಮುಣಿವರಹಂ ನಿಶ್ಚಯವ್ಯವಹಾರರತ್ತತ್ಯಾರಾಧಕಾನಾಂ ಮುನಿ-

ಸಾರಭೂತವಾದಂಥ ಘೋರ-ದುರ್ಧರ ಪರೀಷಹ ಮತ್ತು ಘೋರ-ದುರ್ಧರ ಉಪಸರ್ಗದ ಜಯರೂಪಗಳಾದ ಅನಶನ ಮೊದಲಾದ ಹನ್ಸೇರಡು ಪ್ರಕಾರದ ತಪಶ್ಚರಣವನ್ನೂ ಮಾಡಲಿಲ್ಲ ಮತ್ತು ನಿಶ್ಚಯನಯದಿಂದ ಶುಭಾಶುಭಗಳಿಂಬ ಎರಡೂ ಸಂಕಲೆಗಳಿಂದ ರಹಿತವಾದ ಸಂಸಾರೀ ಜೀವರುಗಳಿಗೆ ವ್ಯವಹಾರನಯದಿಂದ ಚಿನ್ನದ ಮತ್ತು ಲೋಹದವೆಂಬ ಎರಡು ಸಂಕಲೆಗಳಿಂತಿರುವ ಪ್ರಣಾಮತ್ತು ಪಾಪಗಳೆರಡನ್ನು ಕೂಡ ಶುದ್ಧ ಆತ್ಮದ್ವಪ್ಯದ ಅನುಭವರೂಪವಾದ ಧಾರ್ಶನದ ಅಗ್ನಿಯಿಂದ ಸುಟ್ಟುಭಸ್ತಮಾಡದಿದ್ದರೆ ಸಂಸಾರವು ಹೇಗೆ ಕತ್ತರಿಸಿ ಹೋಗುವುದು ?

ಈ ವ್ಯಾಖ್ಯಾನವನ್ನು ತಿಳಿದುಕೊಂಡು ನಿರಂತರವಾಗಿ ಶುದ್ಧ ಆತ್ಮದ್ವಪ್ಯದ ಭಾವನೆಯನ್ನು ಭಾವಿಸಬೇಕೆಂಬುದು ಇಲ್ಲಿನ ತಾತ್ಪರ್ಯವಿದೆ.

ಕಿಗ ದಾನ, ಪ್ರಾಚಿ ಮತ್ತು ಪಂಚಪರಮೇಷ್ಠಿಗಳ ವಂದನೆ ಮೊದಲಾದ ರೂಪದ ಪರಂಪರೆಯಿಂದ ಮುಕ್ತಿಯಕಾರಣವಾದಂಥ ಶ್ರವಕಧರ್ಮದ ಕಥನವನ್ನು ಮಾಡುತ್ತಾರೆ,-

### ಗಾಥ - ೧೬೯

ಅನ್ವಯಾಧಃ :- [ಮುಣಿವರಹಂ] ಮುನೀಶ್ವರರಿಗೆ [ದಾಣು ಇ ದಿಣ್ಣಿ ಉ] ದಾನಕೊಡಲಿಲ್ಲ [ಜಿಣ-ಣಾಹು ಇ ಏ ಪ್ರಜ್ಞಿಲು] ಜಿನೇಂದ್ರ ಭಗವಂತರನ್ನು ಕೂಡ ಪ್ರಾಚಿಸಲಿಲ್ಲ ಮತ್ತು [ಪಂಚ ಪರಮ-ಗುರೂ ಇ ವಂದಿಯ] ಅರಹಂತ ಮೊದಲಾದ ಐವರು ಗುರುಗಳಿಗೆ ವಂದನೆಯನ್ನು ಕೂಡ ಮಾಡಿದ್ದರೆ [ಸಿವ-ಲಾಹು] ಮೋಕ್ಷದ ಪ್ರಾಪ್ತಿಯು [ಕಿಮು ಹೋಸಳಂ] ಯಾವ ರೀತಿಯಿಂದ ಆಗುವುದು ? ಯಾವ ರೀತಿಯಿಂದಲೂ ಆಗುವುದಿಲ್ಲವೆಂಬ ಭಾವವು.

ದಾನಕೊಡದಿರೆ ಮುನಿವರರುಗಳಿಗೆ ಪ್ರಾಚಿಸದಿರೆ ಜಿನನಾಥರನು |

ವಿನಮಿಸದಿರೆ ಪಂಚಪರಮಗುರುಗಳ ಶಿವಪದಹೇಗೆ ಲಭಿಸುವುದು ||೧೬೯||

ವರಾದಿಚತುರ್ವಿಧಸಂಫ್ಲಿತಾನಾಂ ಪಾತ್ರಾಣಾಂ ಇ ಏ ಪ್ರಚೀಲಿ ಜಲಧಾರಯಾ ಸಹ ಗಂಥಾಕ್ಷತಪುಷ್ಟಾದ್ಯಷ್ಟ-  
ವಿಧಪೂಜಯಾ ನ ಪೂಜಿತಃ । ಕೋಽಸೌ | ಜಿಣಾಹು ದೇವೇಂದ್ರ, ಧರಣೀಂದ್ರ, ನರೀಂದ್ರ, ಪೂಜಿತಃಕೇವಲಭಾನಾ-  
ದ್ಯಾನಂತಗುಣಪರಿಪೂರ್ಣಃ ಪೂಜ್ಯಪದಸ್ಥಿತೋ ಜಿನನಾಥಃ ಪಂಚ ಇ ವಂದಿಯ ಪಂಚ ನ ವಂದಿತಾಃ । ಕೇ ತೇ |  
ಪರಮಾಗುರೂ ಶ್ರಿಭುವನಾಧೀಶವಂದ್ಯಪದಸ್ಥಿತಾ ಅಹರ್ತಿದ್ವಾಃ ಶ್ರಿಭುವನೀಶವಂದ್ಯಮೋಕ್ಷಪದಾರಾಧಕಾಃ  
ಆಚಾರ್ಯೋಪಾಧ್ಯಾಯಸಾಧವಶ್ಚೈತಿ ಪಂಚ ಗುರುವಃ, ಕಿಮು ಹೋಸಜಿ ಸಿವಲಾಹು ಶಿವಶಬ್ದವಾಚ್ಯಮೋಕ್ಷ-  
ಪದಸ್ಥಿತಾನಾಂ ತದಾರಾಧಕಾನಾಮಾಚಾರ್ಯಾದಿನಾಂ ಚ ಯಥಾರ್ಯೋಗ್ಯಂ ದಾನಪೂಜಾವಂದನಾದಿಕಂ ನ  
ಕೃತಮ್, ಕಥಂ ಶಿವಶಬ್ದವಾಚ್ಯಮೋಕ್ಷಸುಖಿಸ್ಯ ಲಾಭೋ ಭವಿಷ್ಯತಿ ನ ಕಥಮಷಿತಿ । ಅತೇದಂ ವ್ಯಾಖ್ಯಾನಂ  
ಜ್ಞಾತ್ವಾ ಉಪಾಸಕಾವ್ಯಾಖ್ಯಾನಂ ಜ್ಞಾತ್ವಾ ಉಪಾಸಕಾಧ್ಯಯನಶಾಸ್ತಕಧಿತಮಾಗ್ರೇಣ ವಿಧಿಪ್ರವ್ಯಾದಾತ್ಪಾತ್ರ-  
ಲಕ್ಷ್ಮಣವಿಧಾನೇನ ದಾನಂ ದಾತವ್ಯಂ ಪೂಜಾವಂದನಾದಿಕಂ ಚ ಕರ್ತವ್ಯಮಿತಿ ಭಾವಾಧಾರಃ ॥१८॥

ಅಥ ನಿಶ್ಚಯೀನ ಚಿಂತಾರಹಿತಧ್ಯಾನಮೇವ ಮುಕ್ತಿಕಾರಣಮಿತಿ ಪ್ರತಿಪಾದಯತಿ ಚತುಷ್ಪತೀನ-

**ಅದ್ವಿಮ್ಮೇಲಿಯ-ಲೋಯಣಹಿ ಜೋಲಿ ಕಿ ರ್ಯಂಪಿಯಷಿ ।**

**ಎಮುಳಿ ಲಬ್ಧಿ ಪರಮ-ಗಜಿ ಣಚ್ಚಿಂತಿಂ ತಿಯಷಿ ॥१९॥**

**ಭಾವಾಧಾರ :** - ನಿಶ್ಚಯ ವ್ಯವಹಾರರತ್ನತಯದ ಆರಾಧಕರಾದ ಮುನಿವರರು ಮೊದಲಾದ ಚತುರ್ವಿಧ  
ಸಂಫುದಲ್ಲಿ ಸ್ಥಿರವಿರುವ ಪಾತ್ರರುಗಳಿಗೆ ಆಹಾರದಾನ, ಅಭಯದಾನ, ಬೈಷಣದಾನ ಮತ್ತು ಶಾಸ್ತ್ರದಾನವೆಂದು ಈ  
ನಾಲ್ಕು ಪ್ರಕಾರದ ದಾನವನ್ನು ಕೊಟ್ಟಿಲ್ಲ, ದೇವೇಂದ್ರ, ಧರಣೀಂದ್ರ ಮತ್ತು ನರೀಂದ್ರರುಗಳಿಂದ ಪೂಜಿತರೂ,  
ಕೇವಲಭಾನ ಮೊದಲಾದ ಅನಂತಗುಣಗಳಿಂದ ಪರಿಪೂರ್ಣರೂ ಮತ್ತು ಪೂಜ್ಯಪದದಲ್ಲಿ ಸ್ಥಿರರಾದ ಜಿನನಾಧರನ್ನು  
ಜಲಧಾರೆಸಹಿತ, ಗಂಡ, ಅಕ್ಷತೆ, ಪುಷ್ಟಿ ಮೊದಲಾದ ಅಷ್ಟವಿಧದ ಪೂಜೆಯಿಂದ (ಎಂದರೆ ಜಲ, ಚಂದನ, ಅಕ್ಷತೆ,  
ಪುಷ್ಟಿ, ಸ್ನೇಹದ್ಯ, ದೀಪ, ಧೂಪ, ಘಲದಿಂದ) ಪೂಜಿಸಿಲ್ಲ ಮತ್ತು ಶ್ರಿಭುವನದ ಅಧಿಪತಿಗಳಿಂದ ವಂದ್ಯಪದದಲ್ಲಿ  
ಸ್ಥಿರರಾದಂಥ ಅರಹಂತ, ಸಿದ್ಧ ಮತ್ತು ಶ್ರಿಭುವನದ ಶಿಶರಿಂದ ವಂದ್ಯವಾದ ಮೋಕ್ಷಪದದ ಆರಾಧಕರಾದ  
ಆಚಾರ್ಯ, ಉಪಾಧ್ಯಾಯ ಮತ್ತು ಶಾಧು ಈ ಇವರು ಗುರುಗಳಿಗೆ ವಂದನೆ ಮಾಡಲಿಲ್ಲ, ‘ಶಿವ’ ಶಬ್ದದಿಂದ  
ವಾಚ್ಯವಾದ ಮೋಕ್ಷಪದದಲ್ಲಿ ಸ್ಥಿರರಾದ ಅರಹಂತ, ಸಿದ್ಧರಿಗೆ ಮತ್ತು ಅದರ ಆರಾಧಕರಾದ ಆಚಾರ್ಯ  
ಮೊದಲಾದವರಿಗೆ ಯಥಾರ್ಯೋಗ್ಯ ದಾನ, ಪೂಜೆ, ವಂದನೆ ಮೊದಲಾದಪುಗಳನ್ನು ಮಾಡಿದ್ದರೆ ‘ಶಿವ’  
ಶಬ್ದದಿಂದ ವಾಚ್ಯವಾದ ಮೋಕ್ಷಸುಖದ ಪ್ರಾಪ್ತಿಯ ಯಾವ ರೀತಿಯಿಂದ ಆಗುವುದು ? ಯಾವ ರೀತಿಯಿಂದಲೂ  
ಆಗುವುದಿಲ್ಲವೆಂಬ ಭಾವವು.

ಈ ವ್ಯಾಖ್ಯಾನವನ್ನು ತಿಳಿದುಕೊಂಡು ಉಪಾಸಕಾಧ್ಯಯನ ಶಾಸ್ತ್ರದಲ್ಲಿ ಹೇಳಿದ ಮಾರ್ಗದಂತೆ ವಿಧಿ,  
ದ್ರವ್ಯ, ದಾತ್ಯ, ಪಾತ್ರದ ಲಕ್ಷ್ಮಣಕ್ಕೆ ಅನುಸರಿಸಿ ದಾನ ಕೊಡಬೇಕು ಮತ್ತು ಪೂಜೆ-ವಂದನಾದಿಗಳನ್ನೂ  
ಮಾಡಬೇಕಾಗುವುದೆಂಬುದು ಇಲ್ಲಿನ ಭಾವಾಧಾರವಿದೆ.

ನಿಶ್ಚಯದಿಂದ ಚಿಂತಾರಹಿತವಾದ ಧ್ಯಾನವೇ ಮುಕ್ತಿಯಕಾರಣವಿದೆಯೆಂದು ಈಗ ನಾಲ್ಕು ಗಾಢಾ  
ಸೂತ್ರಗಳಿಂದ ಹೇಳುತ್ತಾರೆ,-

**ಅರೆಮುಗಿದ ನೇತ್ರದಿ ಮೇಣ್ಣಿಗಿದನೇತ್ರದಿಯೋಗವಾಗುವುದೇನು ।**

**ಪರಮಗತಿ ಲಭಿಸುವುದು ತಾನಾಗಿ ನಿಶ್ಚಿಂತ ನೆಲೆನಿಂತವರಿಗೆ ॥२०॥**

ಅಧೋನ್ನೀಲಿತಲೋಚನಾಭಾಂ ಯೋಗಃಂ ಆಚಾದಿತಾಭಾಂ ಮ್‌ |  
ಏವಮೇವ ಲಭ್ಯತೇ ಪರಮಗತಿಃ ನಿಶ್ಚಂತಂ ಸಿಫ್ತತೇಃ ||೧೮||

ಅದ್ವಿಮ್ಯೈಲಿಯಲೋಯಣಿಹಿಂ ಅಧೋನ್ನೀಲಿತಲೋಚನಪುಟಾಭಾಂ ಜೋಣಂ ಕಿಂ ಯೋಗೋ ಧಾನಂ ಕಿಂ ಭವತಿ ಅಪಿ ತು ನೈವ | ನ ಕೇವಲಮಧೋನ್ನೀಲಿತಾಭಾಂ ಮ್‌ | ರ್ಯಾಂಪಿಯಷಹಿಂ ರ್ಯಾಂಪಿತಾಭಾಂ ಮಪಿ ಲೋಚನಾಭಾಂ ನೈವೇತಿ | ತಹಿಂ ಕಥಂ ಲಭ್ಯತೇ | ಏಮುಳ ಲಭ್ಯಜ ಏವಮೇವ ಲಭ್ಯತೇ ಲೋಚನಪುಟನಿಮೀಲನೋನ್ನೀಲನಿರಪ್ಪೇತ್ತಿಃ | ಕಾ ಲಭ್ಯತೇ | ಪರಮಗಳ ಕೇವಲಜ್ಞಾನಾದಿಪರಮಗುಣ-ಯೋಗಾತ್ಮರಮಗತಿಮೋಕ್ಷಗತಿಃ | ಕ್ಷಿಃ ಲಭ್ಯತೇ | ಣಿಷ್ಟಂತಿಂ ತಿಯಷಹಿಂ ಖ್ಯಾತಿಪೂಜಾಲಾಭಪ್ರಭೃತಿ ಸಮಸ್ತ ಚಿಂತಾಜಾಲರಹಿತೈಃ ಪ್ರರುಷೈಶಿಂತಾರಹಿತೈಃ ಸ್ವಶುದ್ಧಾತ್ಮರೂಪಷಿತೈಷ್ಟೈಷಿಷ್ಟಿಪ್ರಾಯಃ ||೧೯||

ಅಥ-

ಜೋಣಯ ಮಿಲ್ಲಹಿ ಚಿಂತ ಜಜ ತೋ ತುಟ್ಟಿ ಇ ಸಂಸಾರು |  
ಚಿಂತಾಸತ್ತಲು ಜಣವರು ವಿ ಲಹಜ ಣ ಹಂಸಾಚಾರು ||೨೦||

### ಗಾಥ - ೧೯

ಅನ್ವಯಾಧರ :- [ಅದ್ವಿಮ್ಯೈಲಿಯ-ಲೋಯಣಿಹಿಂ] ಅಧೋನ್ನೀಲಿತವಾದ ನೇತ್ರಗಳಿಂದ ಮತ್ತು [ರ್ಯಾಂಪಿಯಷಹಿಂ] ಮುಚ್ಚಿದ ಕಣ್ಣಗಳಿಂದ [ಕಿ ಜೋಣಂ] ಧಾನವಾಗುತ್ತದೆಯೇನು ? ಆಗುವದೇ ಇಲ್ಲ. ಹಾಗಾದರೆ ಯಾವ ರೀತಿಯಿಂದ ಮೋಕ್ಷ ದೊರಕುತ್ತದೆಯಿಂದರೆ [ಣಿಷ್ಟಂತಿಂ ತಿಯಷಹಿಂ] ನಿಶ್ಚಂತರಾಗಿ ಏಕಾಗ್ರದಲ್ಲಿ ಸಿರಿವಿರುವವರಿಗೆ [ಏಮುಳ] ಮುಚ್ಚಿದ ಅಧವಾ ತೆರೆದಕಣ್ಣಗಳ ಅವೇಕ್ಷೇಯಿಂದ ರಹಿತವಾಗಿ ತಾನಾಗಿಯೇ [ಪರಮಗಳ] ಮೋಕ್ಷಗತಿಯು [ಲಭ್ಯಜ] ಪ್ರಾಪ್ತವಾಗುತ್ತದೆ.

ಭಾವಾಧರ :- ಖ್ಯಾತಿ, ಪೂಜೆ, ಲಾಭ ಇವೇ ಮೊದಲು ಮಾಡಿಕೊಂಡು ಸಮಸ್ತ ಚಿಂತಾಜಾಲದಿಂದರಹಿತ ಮತ್ತು ನಿಜಶುದ್ಧಾತ್ಮಕ ಸ್ವರೂಪದಲ್ಲಿ ಸಿರಿರಾದ ಪ್ರರುಷರಿಗೆ ಧಾನದ ಸಿದ್ಧಿಯಿದೆ ಮತ್ತು ಅವರಿಗೆ ಕೇವಲ ಜ್ಞಾನಮೊದಲಾದ ಪರಮಗುಣವುಳ್ಳ ಆ ಪರಮಗತಿ ಎಂದರೆ ಮೋಕ್ಷಗತಿಯು ಪ್ರಾಪ್ತವಾಗುತ್ತದೆಯಿಂಬಿದು ಇಲ್ಲಿನ ಅಭಿಪ್ರಾಯವಿದೆ.

ಈಗ ಮತ್ತೆ ಚಿಂತೆಯ ತ್ಯಾಗ ಮಾಡುವುದನ್ನೇ ಹೇಳುತ್ತಾರೆ,-

### ಗಾಥ - ೨೦

ಅನ್ವಯಾಧರ :- [ಜೋಣಯ] ಎಲ್ಲೆ ಯೋಗಿಯೇ [ಜಜಜ] ಒಂದುವೇಳೆ ನೀನು [ಚಿಂತ ಮಿಲ್ಲಹಿ ತೋ] ಚಿಂತೆಯನ್ನು ಬಿಟ್ಟುಕೊಟ್ಟರೆ [ಸಂಸಾರ ತುಟ್ಟಿಜಿ] ಸಂಸಾರದ ಭ್ರಮಣವು ನಿಂತುಹೋಗುವುದು. ಏಕೆಂದರೆ [ಚಿಂತಾಸತ್ತಲು ಜಣವರು ವಿ] ಚಿಂತಾಸತ್ತರಾದ ಜನವರರು ಕೂಡ ಎಂದರೆ ಭದ್ರಸ್ಥಾವಸ್ಥೆಯಲ್ಲಿಯ ತೀಘ್ರಂಕರು ಕೂಡ [ಹಂಸಾಚಾರು] ಪರಮಾತ್ಮನ ಆಚರಣರೂಪವಾದ ಶುದ್ಧ ಆತ್ಮ ಪರಿಣಾಮವನ್ನು [ಣ ಲಹಜ] ಪಡೆಯುವುದಿಲ್ಲ.

ಚಿಂತೆ ಬಿಟ್ಟರೆ ನೀನೆಲೆಯೋಗಿ ಸಂಸಾರದ ನಾಶವಾಗುವುದು |  
ಚಿಂತಾಸತ್ತ ಜಿನವರರುಸಹ ಹಂಸಾಚಾರ ಪಡೆಯಲಾರು ||೨೦||

ಯೋಗಿನ್ ಮುಂಚಿ ಚಿಂತಾಂ ಯದಿ ತತ್ತಃ ತ್ರಷ್ಟಿ ಸಂಸಾರಃ ।  
ಚಿಂತಾಸಚೋತ್ತಾ ಜಿನವರೋಕಪಿ ಲಭತೇ ನ ಹಂಸಭಾರಮ್ ॥११०॥

ಜೋಜಿಯ ಇತ್ಯಾದಿ । ಜೋಜಿಯ ಹೇ ಯೋಗಿನ್ ಮಿಲ್ಲಿ ಮುಂಚಿ । ಕರ್ಮ ಚಿಂತಾರಹಿತಾದ್ವಿ-  
ಶುದ್ಧಜ್ಞಾನದರ್ಶನಸ್ಥಭಾವಾತ್ಮರಮಾತ್ಮಪದಾರ್ಥಾದಿಲಕ್ಷಣಾಂ ಚಿಂತಾಂ ಜಜಿ ಯದಿ ಚೀತ್ ತೋ ತತ್ತ್ವಿಂತಾ-  
ಭಾವಾತ್ । ಕಿಂ ಭವತಿ । ತುಟ್ಟಿಂ ನಶ್ಯತಿ । ಸ ಕಃ । ಸಂಸಾರು ನಿಃಸಂಸಾರಾತ್ ಶುದ್ಧಾತ್ಮದವ್ಯಾದಿಲಕ್ಷಣೋ  
ದ್ರವ್ಯಕ್ಷೇತ್ರಕಾಲಾದಿಭೇದಭಿನ್ನಃ ಪಂಚಪ್ರಕಾರಃ ಸಂಸಾರಃ । ಯತಃ ಕಾರಣಾತ್ । ಚಿಂತಾಸತ್ತಿಂಬಿಣವರು ವಿ  
ಭದ್ರಸ್ಥಾಪಾಯಾಂ ಶುಭಾಶುಭಚಿಂತಾಸಚೋತ್ತಾ ಜಿನವರೋಕಪಿ ಲಹಜಿ ನ ಲಭತೇ ನ । ಕರ್ಮ । ಹಂಸಭಾರು  
ಸಂಶಯವಿಭ್ರಮವಿಮೋಹರಹಿತಾನಂತರಾನಾದಿನಿಮರ್ಗಲಗುಣಯೋಗೇನ ಹಂಸ ಇವ ಹಂಸಃ ಪರಮಾತ್ಮಾ ತಸ್ಯ  
ಆಚಾರಂ ರಾಗಾದಿರಹಿತಂ ಶುದ್ಧಾತ್ಮಪರಿಣಾಮವಿತಿ । ಅತ್ಯೇದಂ ವ್ಯಾಖ್ಯಾನಂ ಜ್ಞಾತಪ್ರ  
ದೃಷ್ಟಶ್ರುತಾನುಭೂತಭೋಗಾಕಾಂಕ್ಷಾಪ್ರಭೃತಿಸಮಸ್ತಚಿಂತಾಜಾಲಂ ತ್ಯಕ್ತಪಿ ಚಿಂತಾರಹಿತೇ ಶುದ್ಧಾತ್ಮತತ್ತೇ ಸ್ವಿ  
ಸರ್ವತಾತ್ಮಯೋಜಾ ಭಾವನಾ ಕರ್ತವ್ಯೇತಿ ತಾತ್ಪರ್ಯಾರ್ಥ ॥११०॥

ಅಥ-

ಜೋಜಿಯ ದುಮ್ಮಿಳಿ ಕವ್ಯಾ ತುಹ ಭವಕಾರಣೆ ವವಹಾರಿ ।

ಬಂಭು ಪವಂಚಹಿ ಜೋ ರಹಿಣಿ ಸೋ ಜಾಣೆವಿ ಮಣಿ ಮಾರಿ ॥१११॥

ಭಾವಾರ್ಥ :- ವಿಶುದ್ಧಜ್ಞಾನ ಮತ್ತು ವಿಶುದ್ಧದರ್ಶನವು ಸ್ಥಿಬಾವವಿರುವಂಥ ಚಿಂತಾರಹಿತ ಪರಮಾತ್ಮ  
ಪದಾರ್ಥದಿಂದ ವಿಲಕ್ಷಣವಾದ ಆ ಚಿಂತೆಯನ್ನು ಒಂದುವೇಳೆ ನೀನು ಬಿಟ್ಟುಕೊಟ್ಟರೆ ಚಿಂತೆಯ ಅಭಾವದಿಂದ  
ನಿಃಸಂಸಾರ ಶುದ್ಧಾತ್ಮದವ್ಯಾದಿಂದ ವಿಲಕ್ಷಣವಾದ ಆ ದ್ರವ್ಯ, ಕ್ಷೇತ್ರ, ಕಾಲ ಮೌದಲಾದ ಏದು ಪ್ರಕಾರದ ಭೇದದಿಂದ  
ಭೇದವ್ಯಳ ಸಂಸಾರವು ನಾಶವಾಗುತ್ತದೆ. ಏಕೆಂದರೆ ಭದ್ರಸ್ಥ ಅವಸ್ಥೆಯಲ್ಲಿ ಶುಭಾಶುಭ ಚಿಂತೆಯಿಂದ ಗ್ರಹಿತ  
ಜಿನವವರು ಕೂಡ ಸಂಶಯ, ವಿಭ್ರಮ, ವಿಮೋಹವಿಲ್ಲದ ಅನಂತರಾನ ಮೌದಲಾದ ನಿಮರ್ಗಲ ಗುಣವ್ಯಳ-  
ವರರಿರುವುದರಿಂದ ಆ ಹಂಸನಂತಿರುವ ಪರಮಾತ್ಮನು ತನ್ನ ಆಚಾರವನ್ನು ಎಂದರೆ ರಾಗಾದಿಗಳಿಂದ ರಹಿತವಾದ  
ಶುದ್ಧಾತ್ಮ ಪರಿಣಾತಿಯನ್ನು ಪಡೆಯುವುದಿಲ್ಲ.

ಈ ವ್ಯಾಖ್ಯಾನವನ್ನು ತಿಳಿದುಕೊಂಡು ದೃಷ್ಟ, ಶ್ರುತ, ಅನುಭೂತ ಎಂದರೆ ನೋಡಿದ-ಕೇಳಿದ ಮತ್ತು  
ಅನುಭವಿಸಿದ ಭೋಗಿಗಳ ಆಕಾಂಕ್ಷೆಯಿಂದ ಹಿಡಿದು ಸಮಸ್ತ ಚಿಂತಾಜಾಲವನ್ನು ಬಿಟ್ಟುಕೊಟ್ಟ ಚಿಂತಾರಹಿತವಾದ  
ಶುದ್ಧಾತ್ಮತತ್ತ್ವದಲ್ಲಿ ಸಮಸ್ತ ತಾತ್ಪರ್ಯದಿಂದ ಭಾವನೆಯನ್ನು ಭಾವಿಸಬೇಕೆಂಬುದು ಇಲ್ಲಿನ ತಾತ್ಪರ್ಯಾರ್ಥವಿದೆ.

ಮನಸ್ಸನ್ನು ಹೊಡೆದು ಪರಬ್ರಹ್ಮನ ಧ್ಯಾನಮಾಡಿರೆಂದು ಮುನಿಗಳಿಗೆ ಶ್ರೀಗುರುಗಳು ಉಪದೇಶ  
ಮಾಡುತ್ತಾರೆ,-

ಗಾಥ - १११

ಅನ್ನಯಾರ್ಥ :- [ಜೋಜಿಯ] ಎಲ್ಲೆ ಯೋಗಿಯೇ ! [ತುಹುಂ ಕವ್ಯಾ ದುಮ್ಮಿಳಿ] ನಿನ್ನದು  
ಎಂಥ ದುಬ್ಯಾದ್ವಿಯಿದೆ, ನೀನು [ಭವಕಾರಣೆ ವವಹಾರಿ] ಸಂಸಾರಕ್ಕೆ ಕಾರಣರೂಪವಾದ ಶುಭಾಶುಭ

ಎಲೆಯೋಗಿ ಭವಕಾರಣದ ವ್ಯವಹಾರದಲ್ಲಿ ತವದುಮರ್ಗತಿಯಿದೆ ।

ಸಲೆ ಪ್ರಪಂಚದಿರಹಿತನಾದಾ ಚೋಮ್ಮನನು ತಿಳಿದು ಮನವನಿರ ॥१११॥

ಯೋಗಿನ್ ದುರ್ಮತಿಃ ಕಾ ತವ ಭಾವಕಾರಣೇ ವ್ಯವಹಾರೇ ।

**ಬ್ರಹ್ಮಪ್ರಪಂಚೀಯದ್ ರಹಿತಂ ತತ್ ಜ್ಞಾತ್ವಾ ಮನೋ ಮಾರಯ ॥११०॥**

ಜೋಜಯ ಇತ್ಯಾದಿ । ಜೋಜಯ ಹೇ ಯೋಗಿನ್ ದುಮೃಜ ಕವ್ಯಣ ತುಹಂ ದುರ್ಮತಿಃ । ಕಾ ತವೇಯಂ ಭವಕಾರಣ ವವಹಾರಿ ಭವರಹಿತಾತ್ ಶುಭಾಶುಭಮನೋವಚನಕಾಯವ್ಯಾಪಾರರೂಪವ್ಯವಹಾರ- ವಿಲಕ್ಷಣಾಚ್ಚೆ ಸ್ಥಿತಿದಾಧಿತ್ಯದ್ವಾತ್ಪ್ರತಿಪಕ್ಷಭೂತೇ ಪಂಚಪ್ರಕಾರಸಂಸಾರಕಾರಣೇ ವ್ಯವಹಾರೇ । ತಹೀ ಕಿಂ ಕರೋಮಿತಿ ಚೀತ್ । ಬಂಭು ಬ್ರಹ್ಮಶಬ್ದವಾಚ್ಯಂ ಸ್ಥಿತಿದಾತ್ವಾನಂ ಜ್ಞಾತ್ವಾ ಕಥಂಭೂತಂ ಯತ್ । ಪವಂಚಹಿಂ ಜೋ ರಹಿಲು ಪ್ರಪಂಚೀಯಾಯಾಪಾಶಿಂಧ್ಯಃ ಯದ್ಧಹಿತಮ್ । ಸೋ ಜಾಣಿವಿ ತಂ ನಿಜಶುದ್ಧಾತ್ವಾನಂ ವೀತರಾಗಸ್ಸಸಂವೇದನ- ಜ್ಞಾನೇನ ಜ್ಞಾತ್ವಾ । ಪಶ್ಚಾತ್ತಿಂ ಕುರು । ಮನು ಮಾರಿ ಅನೇಕಮಾನಸವಿಕಲ್ಪಜಾಲರಹಿತೇ ಪರಮಾತ್ಮನಿ ಸ್ಥಿತಾ ಶುಭಾಶುಭವಿಕಲ್ಪಜಾಲರೂಪಂ ಮನೋ ಮಾರಯ ವಿನಾಶಯೀತಿ ಭಾವಾಧರಃ ॥११०॥

ಅಥ-

ಸವ್ವಹಿ ರಾಯಹಿ ಭಾಹಿ ರಸಹಿ ಪಂಚಹಿ ರೂಪಹಿ ಜಂತು ।

**ಚಿತ್ತ ಣವಾರಿವಿ ರೂಪಾಹಿ ತುಹು ಅಪ್ಪಾ ದೇಲು ಅಣಂತು ॥१११॥**

ವ್ಯಾಪಾರದಲ್ಲಿ ಪ್ರವೃತ್ತಿ ಮಾಡೇ ಮಾಡುತ್ತಿರುವೆಯಲ್ಲ ! ಈಗ ನೀನು [ಪವಂಚಹಿಂ ರಹಿಲು ಜೋ ಬಂಭು] ಪ್ರಪಂಚದಿಂದ ರಹಿತವಾದ ಯಾವ ಬ್ರಹ್ಮವಿದೆ [ಸೋ ಜಾಣಿವಿ] ಅದನ್ನು ತಿಳಿದುಕೊಂಡು [ಮನು ಮಾರಿ] ಶುಭಾಶುಭ ವಿಕಲ್ಪಗಳ ಜಾಲರೂಪವಾದ ಮನಸ್ಸನ್ನು ಹೊಡೆದು ಹಾಕು.

**ಭಾವಾಧರ :**- ಎಲ್ಲೆ ಯೋಗಿಯೇ ! ನಿನ್ನದು ಇದೆಂಧ ದುರ್ಬಾದ್ವಿಯಿದೆ, ನೀನು ಭವರಹಿತ ಮತ್ತು ಶುಭಾಶುಭ ಮನವಚನಕಾಯದ ವ್ಯಾಪಾರರೂಪವಾದ ವ್ಯವಹಾರದಿಂದ ವಿಲಕ್ಷಣವಾದ ಶುದ್ಧ ಆತ್ಮದ್ವಾರದಿಂದ ಪ್ರತಿಪಕ್ಷಭೂತವಾದ ಐದು ಪ್ರಕಾರದ ಸಂಸಾರಕ್ಕೆ ಕಾರಣರೂಪವಾದ ವ್ಯವಹಾರದಲ್ಲಿ ಪ್ರವರ್ತಿಸುತ್ತಿರುವೆಯಲ್ಲ ! ಈಗ ನಾನೇನು ಮಾಡಲೆಂಬ ಪ್ರಶ್ನೆಯ ಉತ್ತರರೂಪವಾಗಿ ಶ್ರೀಗುರುಗಳು ಹೇಳುತ್ತಾರೆ,- ‘ಬ್ರಹ್ಮ’ ಶಬ್ದದಿಂದ ವಾಚ್ನಾದಂಥ ನಿಜಶುದ್ಧಾತ್ವಾನನ್ನು ತಿಳಿದುಕೊಂಡು - ಈ ಪ್ರಪಂಚದಿಂದ - ಮಾಯಾಪಾಶಿಂಡಿಗಳಿಂದ ರಹಿತನಾದ ನಿಜಶುದ್ಧಾತ್ವಾನನ್ನು ವೀತರಾಗಸ್ಸಸಂವೇದನರೂಪವಾದ ಜ್ಞಾನದಿಂದ ತಿಳಿದುಕೊಂಡು ಮನಸ್ಸಿನ ಅನೇಕ ವಿಕಲ್ಪಜಾಲದಿಂದ ರಹಿತನಾದ ಪರಮಾತ್ಮನಲ್ಲಿ ಸ್ಥಿರವಿದ್ದುಕೊಂಡು ಶುಭಾಶುಭವಿಕಲ್ಪಜಾಲರೂಪದ ಮನಸ್ಸನ್ನು ಹೊಡೆದುಹಾಕು, ಅದರ ವಿನಾಶಮಾಡಬಿಡು.

ಈಗ ಮತ್ತೆ ಸಮಸ್ತ ವಿಷಯಗಳನ್ನು ಬಿಟ್ಟುಕೊಟ್ಟು ಆತ್ಮದೇವನ ಧ್ಯಾನಮಾಡಿರೆಂಬ ಮಾತನ್ನೇ ಹೇಳುತ್ತಾರೆ,-

**ಗಾಥ - १११**

**ಅನ್ವಯಾಧರ :**- ಎಲ್ಲೆ ಪ್ರಭಾಕರಭಟ್ಟನೇ ! [ತುಹುಂ] ನೀನು [ಸವ್ವಹಿಂ ರಾಯಹಿಂ] ಶುಭಾಶುಭ ಸಮಸ್ತರಾಗಗಳಿಂದ [ಭಾಹಿಂ ರಸಹಿಂ] ಸಿಹಿ, ಕಾರ ಮೊದಲಾದ ಆರು ರಸಗಳಿಂದ ಮತ್ತು [ಪಂಚಹಿಂ

ನೀನೆಲ್ಲುರಾಗದಲಿ ಷಡ್ಸದಲಿ ಪಂಚರೂಪದಲಿ ಚಲಿಸುವ ।

**ಮನವನಿರೋಧಿ ಅನಂತಗುಣದಾತ್ಮದೇವನ ಧ್ಯಾನ ಮಾಡು ॥१११॥**

ಸವ್ಯೇಃ ರಾಗ್ಯಃ ಷಟ್ಭಿಃ ರಸ್ಯಃ ಪಂಚಭಿಃ ರೂಪೇಃ ಗಚ್ಛತ್ |  
ಚಿತ್ತಂ ನಿವಾಯ ಧ್ಯಾಯ ತ್ವಂ ಆತ್ಮಾನಂ ದೇವಮನಂತಮ್ ||೧೧೨||

ಸವ್ಯಾಹಿಂ ಇತ್ಯಾದಿ । ರೂಪಿ ಧ್ಯಾಯ ಚಿಂತಯ ತುಹುಂ ತ್ವಂ ಹೇ ಪ್ರಭಾಕರಭಟ್ಟ । ಕರ್ಮ । ಅಪ್ಪಾ ಸ್ವಭುದ್ವಾತ್ಮಾನಮ್ । ಕಥಂಭೂತಮ್ । ದೇಲು ವೀತರಾಗಪರಮಾನಂದಸುಖೀನ ದೀಪ್ಯತಿ ಕ್ರೀಡತಿ ಇತಿ ದೇವಸ್ಯಂ ದೇವಮ್ । ಪುನರಪಿ ಕಥಂಭೂತಮ್ । ಅಣಂತು ಕೇವಲಜ್ಞಾನಾದ್ವಾನಂತಗುಣಾಧಾರತಾದ್ವಾನಂತಸುಖಾಸ್ಪದತ್ವಾದ- ವಿನಶ್ಯಾರತ್ವಾಭ್ಯಾನಂತಕ್ಷಮನಂತಮ್ । ಕಿಂ ಕೃತ್ಯಾ ಪೂರ್ವವರ್ಮ । ಚಿತ್ತು ಣಿವಾರಿವಿ ಚಿತ್ತಂ ನಿವಾಯ್ ವ್ಯಾಪ್ತಃ । ಕಿಂ ಕುರ್ವನ್ ಸನ್ । ಜಂತು ಗಚ್ಛತರಿಣಾಮಮಾನಂ ಸತ್ ಕ್ಯಃ ಕರಣಾಭೂತೈಃ ಸವ್ಯಾಹಿಂ ರಾಯಹಿಂ ವೀತರಾಗಾತ್ಸ- ಶುದ್ಧಾತ್ಮದ್ವಾದ್ವಾದ್ವಾಲಕ್ಷಣೈಃ ಸರ್ವಶುಭಾಶುಭರಾಗ್ಯಃ । ನ ಕೇವಲಂ ರಾಗ್ಯಃ ಭಹಿಂ ರಸಹಿಂ ರಸರಹಿತಾದ್ವಿತೀರಾಗ- ಸದಾನಂದ್ಯಕ ರಸಪರಿಣಾದಾತ್ಮನೋ ವಿಪರೀತೈಃ ಗುಡಲವಣದಧಿದುಗ್ರಹ್ಯಲಪ್ಯತಪದ್ರಸ್ಯಃ । ಪುನರಪಿ ಕ್ಯಃ । ಪಂಚಹಿಂ ರೂಪಹಿಂ ಅರೂಪಾತ್ ಶುದ್ಧಾತ್ಮತತ್ವಾತ್ಪ್ರತಿಪಕ್ಷಭೂತೈಃ ಕೃಷ್ಣನೀಲರಕ್ತಶ್ವೇತಪೀತಪಂಚರೂಪೇರಿತಿ ತಾತ್ಪರ್ಯಮ್ ||೧೧೨||

ಅಥ ಯೇನ ಸ್ವರೂಪೇಣ ಚಿಂತ್ಯತೇ ಪರಮಾತ್ಮಾ ತೇಸ್ವೇವ ಪರಿಣಮತೀತಿ ನಿಶ್ಚಯೋತಿ-

ಚೇಣ ಸರೂಪಿಂ ರೂಜಿಯಜಿ ಅಪ್ಪಾ ಏಹುಅಣಂತು ।

ತೇಣ ಸರೂಪಿಂ ಪರಿಣವಜಿ ಜಹ ಘಲಿಹಲು-ಮಣಿ ಮಂತು ||೧೧೩||

**ರೂಪಹಿಂ]** ಕೃಷ್ಣ, ನೀಲ ಮೊದಲಾದ ಬಿದು ರೂಪುಗಳಿಂದ [ಜಂತು ಚಿತ್ತು] ಪರಿಣಮಿಸುವ- ಚಂಚಲವಾಗುತ್ತಿರುವ ಮನಸ್ಸನ್ನ [ಣಿವಾರಿವಿ] ತಡೆದು ನಿಲ್ಲಿಸಿ [ಅಣಂತು ಅಪ್ಪಾ ದೇಲು] ಅನಂತಗುಣಗಳುಳ್ಳ ಆತ್ಮದೇವನನ್ನ [**ರೂಪಿ**] ಧ್ಯಾನಿಸು.

**ಭಾವಾಧಿ :**- ವೀತರಾಗನಿಜಶುದ್ಧಾತ್ಮದ್ವರ್ವ್ಯದಿಂದ ವಿಲಕ್ಷಣವಾದ ಶುಭಾಶುಭಸಮಸ್ತರಾಗಗಳಿಂದ ರಸ ರಹಿತವಾದ ಒಂದು ವೀತರಾಗ ಸದಾನಂದರೂಪದ ರಸದಲ್ಲಿ ಪರಿಣತನಾದ ಆತ್ಮನಿಂದ ವಿಪರೀತವಾದ ಬೆಲ್ಲ, ಉಪ್ಪು, ಹಾಲು, ಮೊಸರು, ತುಪ್ಪ ಮತ್ತು ಎಣ್ಣೆ ಈ ಆರು ರಸಗಳಿಂದ ಹಾಗೂ ರೂಪರಹಿತವಾದ ಶುದ್ಧಾತ್ಮತತ್ವದಿಂದ ಪ್ರತಿಪಕ್ಷಭೂತಗಳಾದ ಕಪ್ಪು, ನೀಲಿ, ಕೆಂಪು, ಬಿಳಿ, ಪೀಠವೆಂದು ಈ ಬಿದು ರೂಪಗಳಿಂದ ಪರಿಣಮಿಸುವ ಮನಸ್ಸನ್ನ ತಡೆದು, ಕೇವಲಜ್ಞಾನ ಮೊದಲಾದ ಅನಂತಗುಣಗಳ ಆಧಾರನಿರುಪುದರಿಂದ, ಅನಂತಸುಖದ ಸ್ಥಾನವಿರುಪುದರಿಂದ ಮತ್ತು ಅವಿನಶ್ಚರನಿರುಪುದರಿಂದ ಅನಂತನಿರುಪಂಥ ಮತ್ತು ವೀತರಾಗಪರಮಾನಂದ ರೂಪದ ಸುಖದಿಂದ ಶೋಭಿಸುವಂಥ ರಮಿಸುವಂಥ ಯಾವ ದೇವನಿದ್ವಾನೆ ಆ ದೇವರೂಪದ ನಿಜಶುದ್ಧನನ್ನ ಎಲ್ಲೆ ಪ್ರಭಾಕರಭಟ್ಟನೇ ! ನೀನು ಧ್ಯಾನಿಸು, ಎಡಬಿಡದೆ ಅವನ ಚಿಂತನೆ ಮಾಡು.

ಪರಮಾತ್ಮನು ಯಾವ ಸ್ವರೂಪದಿಂದ ಚಿಂತನೆಯಲ್ಲಿ ಬರುತ್ತಾನೆ ಅದೇ ಸ್ವರೂಪದಿಂದ ಅವನು ಪರಿಣಮಿಸುತ್ತಾನೆಂದು ಈಗ ನಿಶ್ಚಯಮಾಡುತ್ತಾರೆ,-

ಅದಾವಸ್ಸರೂಪದಲಿ ಅನಂತಾತ್ಮನನು ಚಿಂತಿಸಲಾಗುವುದು ।

ಅದೇ ಸ್ವರೂಪದ ಪರಿಣಮಿಸುವುದು ಸಂಪರ್ಕಮಣಿಮಂತದತೆರದಿ ||೧೧೩||

**ಯೇನ ಸ್ವರೂಪೇಣ ಧ್ಯಾಯತೇ ಆತ್ಮಾ ಏಷಃ ಅನಂತಃ ।  
ತೇನ ಸ್ವರೂಪೇಣ ಪರಿಣಾಮತಿ ಯಥಾ ಸ್ಥಟಿಕಮಣಿಃ ಮಂತ್ರಃ ॥१२॥**

ಜೇಣ ಇತ್ಯಾದಿ । ತೇಣ ಸರೂಪಿಂ ಪರಿಣಾಮಜ ತೇನ ಸ್ವರೂಪೇಣ ಪರಿಣಾಮತಿ । ಕೋರಸೌ ಕತಾ । ಅಪ್ಪಾ ಆತ್ಮಾ ಏಹು ಏಷ ಪ್ರತ್ಯೇಕೀಭೂತಃ । ಪ್ರನರಪಿ ಕಿಂ ವಿಶಿಷ್ಟಃ । ಅಣಂತು ವೀತರಾಗಾನಾಕುಲತ್ವಲಕ್ಷಣಾನಂತರಂ ಸುಖಾದ್ಯಾನಂತಶಕ್ತಿ ಪರಿಣಾತತ್ವಾದನಂತಃ । ತೇನ ಕೇನ । ಜೇಣ ಸರೂಪಿಂ ರೂಳಿಯಜ ಯೇನ ಶುಭಾಶುಭರ್ತದ್ವೋಪಯೋಗರೂಪೇಣ ಧ್ಯಾಯತೇ ಚಿಂತ್ಯತೇ । ದೃಷ್ಟಾಂತಮಾಹ । ಜಹ ಘಲಿಹಣಿಮಣಿ ಮಂತು ಯಥಾ ಸ್ಥಟಿಕಮಣಿಃ ಜಪಾಪುಷ್ಟಾದ್ಯಾಪಾಧಿಪರಿಣಾತಃ ಗಾರುಡಾದಿಮಂತ್ರೋ ವೇತಿ । ಅತ್ಯ ವಿಶೇಷವ್ಯಾಖ್ಯಾನಂ ತು-‘ಯೇನ ಯೇನ ಸ್ವರೂಪೇಣ ಯುಜ್ಞತೇ ಯಂತ್ರವಾಹಕಃ । ತೇನ ತನ್ಯಯತಾಂ ಯಾತಿ ವಿಶ್ವರೂಪೋ ಮಣಿಯರ್ಥಾ’ । ಇತಿ ಶೈಲೋಕಾರ್ಥಕರ್ಥಿತದೃಷ್ಟಾಂತೇನ ಧ್ಯಾತವ್ಯಃ । ಇದಮತ್ತ ತಾತ್ಪರ್ಯವ್ಯಾ । ಅಯಮಾತ್ಮಾ ಯೇನ ಯೇನ ಸ್ವರೂಪೇಣ ಚಿಂತ್ಯತೇ ತೇನ ತೇನ ಪರಿಣಾಮತಿತಿ ಭ್ರಾತ್ರಾಶುದಾತ್ಮಪದಪ್ರಾಪ್ತಿಫಿಬಿಃ ಸಮಸ್ತರಾಗಾದಿವಿಕಲ್ಪಸಮೂಹಂ ತ್ಯಕ್ತಾ ಶುದ್ಧರೂಪೇಣ್ಯೇವ ಧ್ಯಾತವ್ಯ ಇತಿ ॥१२॥

ಅಥ ಚತುಷ್ಪಾದಿಕಾಂ ಕಥಯತಿ

### ಗಾಥೆ - ೧೨

**ಅನ್ನಯಾರ್ಥ :** - [ಜಹ ಘಲಿಹಣಿ-ಮಣಿ ಮಂತು] ದಾಸವಾಳದ ಹೊವಾದಿಗಳ ಉಪಾಧಿ ರೂಪದಿಂದ ಪರಿಣಾತವಾದ ಸ್ಥಟಿಕಮಣಿ ಅಥವಾ ಗಾರುಡೀ ಮಂತ್ರದ ಹಾಗೆ [ಏಹು ಅಣಂತು ಅಪ್ಪಾ] ಈ ಅವಿನಾಶೀ ಆತ್ಮನು [ಜೇಣ ಸರೂಪಿಂ ರೂಳಿಯಜ] ಯಾವ ಸ್ವರೂಪದಿಂದಧ್ಯಾನಿಸಲಾಗುತ್ತದೆ [ತೇಣ ಸರೂಪಿಂ] ಆ ಸ್ವರೂಪದಿಂದ [ಪರಿಣಾಮಜ] ಪರಿಣಾಮಿಸುತ್ತಾನೆ.

**ಭಾವಾರ್ಥ :** - ಯಾವ ಪ್ರಕಾರ ಸ್ಥಟಿಕಮಣಿಯು ಕೆಂಪುದಾಸವಾಳದಹೊವಿನ ಉಪಾಧಿಯಿಂದ ಆ ಉಪಾಧಿ ರೂಪವಾಗಿ ಪರಿಣಾಮಿಸುತ್ತದೆ ಮತ್ತು ಯಾವ ಪ್ರಕಾರ ಗಾರುಡಾದಿಮಂತ್ರವು ಗಾರುಡಾದಿರೂಪದಿಂದ ಭಾಸವಾಗುತ್ತದೆ ಅದೇ ಪ್ರಕಾರ ವೀತರಾಗ ಅನಾಕುಲತೆಯು ಲಕ್ಷಣವಿರುವಂಥ ಅನಂತಸುಖಾದಿಗಳ ಅನಂತಶಕ್ತಿರೂಪದಿಂದ ಪರಿಣಾತನಿರುವುದರಿಂದ ಅನಂತನಿರುವಂಥ ಈ ಪ್ರತ್ಯಕ್ಷಣೋಚರನಾದ ಆತ್ಮನು ಶುಭ, ಅಶುಭ, ಶುದ್ಧೋಪಯೋಗರೂಪದಿಂದ ಚಿಂತಸಲಾದರೆ ಆ ಸ್ವರೂಪದಿಂದ ಪರಿಣಾಮಿಸುತ್ತಾನೆ.

ಅಮಿತಗತಿ ಯೋಗಸಾರದಲ್ಲಿ ಹೇಳುತ್ತಾರೆ- ‘ವಿಶ್ವರೂಪಧಾರಿಯಾದ ಸ್ಥಟಿಕಮಣಿಯಂತೆ ಎಂದರೆ ಎಲ್ಲ ಪದಾರ್ಥಗಳ ವರ್ಣರೂಪದಿಂದ ಪರಿಣಾಮಿಸುವ ಸ್ಥಟಿಕಮಣಿಯಂತೆ ಆತ್ಮನು ಯಾವ ಯಾವ ಸ್ವರೂಪದಿಂದ ಪರಿಣಾಮಿಸುತ್ತಾನೆ ಆಯಾರೂಪದಿಂದ ಆತ್ಮನು ತನ್ಯಯನಾಗಿ ಹೋಗುತ್ತಾನೆ. ಈ ಶೈಲೋಕಾರ್ಥದಲ್ಲಿ ಹೇಳಿದ ದೃಷ್ಟಾಂತದಿಂದ ಆತ್ಮನು ಧ್ಯಾನಯೋಗ್ಯನಿದ್ದಾನೆ, ಚಿಂತನೆಯೋಗ್ಯನಿದ್ದಾನೆ.

ಈ ಆತ್ಮನು ಯಾವ ಯಾವ ಸ್ವರೂಪದಿಂದ ಚಿಂತಸಲಾಗುತ್ತದೆ ಆಯಾಸ್ವರೂಪದಿಂದ ಪರಿಣಾಮಿಸುತ್ತಾನೆಂದು ತಿಳಿದುಕೊಂಡು ಶುದ್ಧಾತ್ಮಪದದ ಪ್ರಾಪ್ತಿಯ ಅಪೇಕ್ಷೆಯುಳ್ಳವರು ಸಮಸ್ತರಾಗ ಮೌದಲಾದ ವಿಕಲ್ಪಗಳ ಸಮೂಹವನ್ನು ಬಿಟ್ಟುಕೊಟ್ಟು ಆತ್ಮನನ್ನ ಶುದ್ಧರೂಪದಿಂದಲೇ ಧ್ಯಾನಿಸಬೇಕೆಂಬುದು ಇಲ್ಲಿನ ತಾತ್ಪರ್ಯವಿದೆ.

ಈಗ ಚತುಷ್ಪದಭಂದದಲ್ಲಿ ಆತ್ಮನ ಶುದ್ಧಸ್ವರೂಪವನ್ನ ಹೇಳುತ್ತಾರೆ,-

ಏಹು ಜು ಅಪ್ಪಾ ಸೋ ಪರಮಪ್ಪಾ ಕಮ್ಮೆ-ವಿಸೇಸೇ ಜಾಯಲು ಜಪ್ಪಾ ।  
 ಜಾಮಣಿ ಜಾಣಣಿ ಅಪ್ಪೇ ಅಪ್ಪಾ ತಾಮಣಿ ಸೋ ಜಿ ದೇಲು ಪರಮಪ್ಪಾ ॥१६॥  
 ಏಷ ಯಃ ಆತ್ಮಾ ಸ ಪರಮಾತ್ಮಾ ಕರ್ಮ-ವಿಶೇಷೇ ಜಾತಃ ಜಾಪ್ಯಃ :  
 ಯದಾ ಜಾನಾತಿ ಆತ್ಮನಾ ಆತ್ಮನಂ ತದಾ ಸ ಏವ ದೇವಃ ಪರಮಾತ್ಮಾ ॥१७॥

ಏಹು ಇತ್ಯಾದಿ । ಏಹು ಜು ಏಷ ಯಃ ಪ್ರತ್ಯಕ್ಷೇಭೂತಃ ಅಪ್ಪಾ ಸ್ವಸಂವೇದನಪ್ರತ್ಯಕ್ಷ ಆತ್ಮಾ । ಸ ಕಥಂ ಭೂತಃ । ಸೋ ಪರಮಪ್ಪಾ ಶುದ್ಧನಿಶ್ಚಯೇನಾನಂತರರುಷ್ಯರೂಪಃ ಕ್ಷುಧಾದ್ಯಷ್ಟಾದಶದೋಷರಹಿತಃ ಸ ನಿದೋಽಷಿಪರಮಾತ್ಮಾ ಕಮ್ಮೆ ವಿಸೇಸೇಂ ಜಾಯಲು ಜಪ್ಪಾ ವ್ಯವಹಾರನಯೇನಾದಿಕರ್ಮ-ಬಂಧನವಿಶೇಷೇ ಸ್ವಕ್ಷೇಯಬುದ್ಧಿದೋಷೇ ಜಾತ ಉತ್ಸನ್ಸಃ ಕಥಂಭೂತೋ ಜಾತಃ ಜಾಪ್ಯಃ ಪರಾಧಿನಃ ಜಾಮಣಿ ಜಾಣಣಿ ಯದಾಕಾರೀ ಜಾನಾತಿ । ಕೇನ ಕರ್ಮಾ । ಅಪ್ಪೇಂ ಅಪ್ಪಾ ವೀತರಾಗನಿವಿಕಲ್ಪಸ್ವಸಂವೇದನಙ್ಳಾನಪರಿಣತೇನಾತ್ಮನಾ ನಿಜಶುದ್ಧಾತ್ಮನಂ ತಾಮಣಿ ತಿಂಬ್ರಾ ಸ್ವಶುದ್ಧಾತ್ಮನುಭೂತಿಕಾರೀ ಸೋ ಜಿ ಸ ಏವಾತ್ಮಾ ದೇಲು ನಿಜಶುದ್ಧಾತ್ಮ-ಭಾವನೋತ್ತವಿತರಾಗಸುಖಾನುಭವೇನ ದೀವ್ಯತಿ ಕ್ರೀಡತೀತಿ ದೇವಃ ಪರಮಾರಾಧ್ಯಃ । ಕಿಂವಿಶಿಷ್ಟೋ ದೇವಃ । ಪರಮಪ್ಪಾ ಶುದ್ಧನಿಶ್ಚಯೇನ ಮುಕ್ತಿಗತಪರಮಾತ್ಮಾ ಸಮಾನಃ । ಅಯಮತ್ತ ಭಾವಾಧಾರಃ । ಯದ್ಯೇವಂಭೂತಃ ಪರಮಾತ್ಮಾ ಶಕ್ತಿರೂಪೇ ದೇಹಮಧ್ಯೇ ನಾಸ್ತಿ ತಹಿರ್ ಕೇವಲಙ್ಘಾನೋತ್ತತಿಕಾರೀ ಕಥಂ ವ್ಯಕ್ತಿಭವಿಷ್ಯತೀತಿ ॥१६॥

### ಗಾಥ - १७

**ಅನ್ನಯಾಧರ :** - [ಜು ಏಹು ಅಪ್ಪಾ] ಈ ಪ್ರತ್ಯಕ್ಷಗೋಚರ ಸ್ವಸಂವೇದನಙ್ಳಾನ ಪ್ರತ್ಯಕ್ಷನಾದ ಆತ್ಮನು [ಪರಮಪ್ಪಾ] ನಿಶ್ಚಯದಿಂದಪರಮಾತ್ಮನಿದ್ಧಾನೆ [ಸೋ ಕಮ್ಮೆ-ವಿಸೇಸೇಂ] ಅವನು ವ್ಯವಹಾರನಯದಿಂದ ಅನಾದಿ ಕರ್ಮ-ಬಂಧನ ವಿಶೇಷದಿಂದ [ಜಪ್ಪಾ ಜಾಯಲು] ಪರಾಧಿನನಾಗಿದ್ಧಾನೆ, ಆದರೆ [ಜಾಮಣಿ] ಯಾವಾಗ [ಅಪ್ಪೇಂ ಅಪ್ಪಾ ಜಾಣಣಿ] ಆತ್ಮನಿಂದ ಆತ್ಮನನ್ನ ತಿಳಿಯುತ್ತದೆ [ತಾಮಣಿ] ಆಗ [ಸೋ ಜಿ] ಅದೇ ಆತ್ಮನು [ಪರಮಪ್ಪಾ ದೇಲು] ಪರಮಾತ್ಮ ದೇವನಿದ್ಧಾನೆ-ಪರಮ ಆರಾಧ್ಯನಿದ್ಧಾನೆ.

**ಭಾವಾಧರ :** - ಈ ಸ್ವಸಂವೇದನ ಪ್ರತ್ಯಕ್ಷನಾದ ಆತ್ಮನು ಶುದ್ಧ ನಿಶ್ಚಯನಯದಿಂದ ಅನಂತರುಷ್ಯರೂಪ ಕ್ಷುಧೆ ಮೊದಲಾದ ಹದಿನೆಂಟು ದೋಷರಹಿತ ನಿದೋಽಷ ಪರಮಾತ್ಮನಿದ್ಧಾನೆ, ಅವನು ವ್ಯವಹಾರನಯದಿಂದ ಅನಾದಿಕರ್ಮ-ಬಂಧನದ ವಿಶೇಷದಿಂದ ತನ್ನ ಬುದ್ಧಿಯ ದೋಷದಿಂದ ಪರಾಧಿನನಾಗಿದ್ಧಾನೆ.

ಆದರೆ ಯಾವಾಗ ವೀತರಾಗ ನಿವಿಕಲ್ಪಸ್ವಸಂವೇದನ ಙ್ಳಾನರೂಪದಿಂದ ಪರಿಣತನಾದ ಆತ್ಮನಿಂದ ನಿಜ ಶುದ್ಧಾತ್ಮನನ್ನ ತಿಳಿಯುತ್ತಾನೆ ಆಗ ಅವನು ಸ್ವಶುದ್ಧಾತ್ಮನ ಅನುಭೂತಿಯ ಸಮಯದಲ್ಲಿ ಅದೇ ಆತ್ಮನು ನಿಜ ಶುದ್ಧಾತ್ಮನ ಭಾವನೆಯಿಂದ ಉತ್ಪನ್ನವಾದ ವೀತರಾಗಸುಖಾನುಭವದಿಂದ ಶೋಭಿಸುತ್ತಾನೆ, ಕ್ರೀಡ ಮಾಡುತ್ತಾನೆ ಅವನು ದೇವನಿದ್ಧಾನೆ, ಪರಮಾರಾಧ್ಯನಿದ್ಧಾನೆ; ಆ ದೇವನು ಶುದ್ಧನಿಶ್ಚಯನಯದಿಂದ ಮುಕ್ತಿಗತ ಪರಮಾತ್ಮನ ಸಮಾನನಿದ್ಧಾನೆ.

ಇದೆ ಆತ್ಮ ಪರಮಾತ್ಮನಿದ್ದ ಕರ್ಮ-ವಿಶೇಷದಿ ಪರವಶನಿಹನು ।  
 ಆದರಾತ್ಮನಿಂದಾತ್ಮನ ತಿಳಿದರವನೆ ಪರಮಾತ್ಮ ದೇವನಿಹನು ॥१७॥

ಅಥ ತಮೇವಾಧ್ಯಂ ವ್ಯಕ್ತಿಕರೋತಿ-

ಜೋ ಪರಮಪ್ರಾಣಾಣಾಮಲು ಸೋ ಹಲು ದೇಲು ಅಣಂತು ।

ಜೋ ಹಲು ಸೋ ಪರಮಪ್ರಾಪರು ಏಹಲು ಭಾವಿ ಈಭಂತು ॥१२५॥

ಯಃ ಪರಮಾತ್ಮಾಜ್ಞಾನಮಯಃ ಸ ಅಹಂ ದೇವಃಾನಂತಃ ।

ಯಃ ಅಹಂ ಸ ಪರಮಾತ್ಮಾಪರಃ ಇತ್ತಂಬಾವಯ ನಿಭಾರಂತಃ ॥१२६॥

ಜೋ ಪರಮಪ್ರಾಣತ್ವಾದಿ । ಜೋ ಪರಮಪ್ರಾಯಃ ಕಶ್ಚಿತ್ ಪ್ರಸಿದ್ಧಃ ಪರಮಾತ್ಮಾ ಸರ್ವೋತ್ತಮಾಜ್ಞಾ-  
ನಂತಜ್ಞಾನಾದಿರೂಪಾ ಮಾ ಲಕ್ಷ್ಯೋಯಸ್ಯ ಸ ಭವತಿ ಪರಮಾತ್ಮಾಂಸಾವಾತ್ಮಾ ಚ ಪರಮಾತ್ಮಾ ಣಾಣಾಮಲು  
ಜ್ಞಾನೇನ ನಿವೃತ್ತಃ ಜ್ಞಾನಮಯಃ ಸೋ ಹಲುಂ ಯದ್ವಾಪಿ ವ್ಯವಹಾರೇಣ ಕರ್ಮಾಂವತ್ಸಿಷ್ಟಾಮಿ ತಥಾಪಿ ನಿಶ್ಚಯೀನ  
ಸ ಏವಾಹಂ ಪ್ರಾರ್ಥೋತ್ತಃ ಪರಮಾತ್ಮಾ । ಕಥಂಭೂತಃ । ದೇಲು ಪರಮಾರಾಧ್ಯಃ । ಪುನರಪಿ ಕಥಂಭೂತಃ ।  
ಅಣಂತು ಅನಂತಸುಖಾದಿಗುಣಾಂದತ್ವಾದನಂತಃ । ಜೋ ಹಲುಂ ಸೋ ಪರಮಪ್ರಾಯೋಽಹಂ ಸ್ವದೇಹಸೋ  
ನಿಶ್ಚಯೀನ ಪರಮಾತ್ಮಾಸ ಏವ ತತ್ತ್ವದ್ವಾತ ಏವ ಮುಕ್ತಿಗತಪರಮಾತ್ಮಾ । ಕಥಂಭೂತಃ । ಪರು ಪರಮಗುಣಯೋಗಾತ್  
ಪರ ಉತ್ಪಾದ್ಯಃ ಏಹಲು ಭಾವಿ ಇತ್ತಂಭೂತಂ ಪರಮಾತ್ಮಾನಂ ಭಾವಯ । ಹೇ ಪ್ರಭಾಕರಭಟ್ಟಃ । ಕಥಂಭೂತಃ  
ಸನ್ । ಈಭಂತು ಭ್ರಾಂತಿರಹಿತಃ ಸಂಶಯರಹಿತಃ ಸನ್ನಿತಿ । ಅತ್ ಸ್ವದೇಹೇಽಪಿ ಶುದ್ಧಾತ್ಮಾಸ್ತೀತಿ ನಿಶ್ಚಯಂ ಕೃತ್ವಾ  
ಮಿಥ್ಯಾತ್ಮಾದ್ಯಪಶಮವಶೀನ ಕೇವಲಜ್ಞಾನಾದ್ಯತ್ವತ್ತಿಬೀಜಭೂತಾಂ ಕಾರಣಸಮಯಸಾರಾಳ್ಯಾಮಾಗಮ-  
ಭಾಷಯೂ ಏತರಾಗಸಮ್ಯಕ್ತಾದಿರೂಪಾಂ ಶುದ್ಧಾತ್ಮೇತಿ ಕದೇಶವ್ಯಕ್ತಿಂ ಲಬ್ಧಾಪ ಸರ್ವತಾತ್ಮಯೋಣ ಭಾವನಾ  
ಕರ್ತವ್ಯೇತ್ಯಭಿಪ್ರಾಯಃ ॥१२७॥

ಇಂಥ ಪರಮಾತ್ಮನು ಶಕ್ತಿರೂಪದಿಂದ ಈ ದೇಹದಲ್ಲಿ ಇಲ್ಲದೆ ಹೋಗಿದ್ದರೆ ಕೇವಲಜ್ಞಾನದ ಉತ್ಪತ್ತಿಯ  
ಕಾಲದಲ್ಲಿ ಅವನ ವ್ಯಕ್ತತೆಯು ಹೇಗಾಗುತ್ತದೆಯೆಂಬುದು ಇಲ್ಲಿನ ಭಾವಾಧ್ಯವಿದೆ.

ಈಗ ಅದೇ ಅಧ್ಯಾವನ್ನು ಪ್ರಕಟರೂಪದಿಂದ ದೃಢಪಡಿಸುತ್ತಾರೆ,-

### ಗಾಥ - ೧೨೫

**ಅನ್ವಯಾಧ್ಯ :** - [ಜೋ ಪರಮಪ್ರಾಣಾಣಾಮಲು] ಯಾವ ಪರಮಾತ್ಮನು ಜ್ಞಾನಸ್ವರೂಪನಿದ್ವಾನೆ  
[ಸೋ ಹಲುಂ] ಅವನು ನಾನೇ ಇದ್ದೇನೆ, ನಾನು [ಅಣಂತು ದೇಲು] ಅವಿನಾಶಿ ದೇವಸ್ವರೂಪನಿದ್ವಾನೆ [ಜೋ ಹಲುಂ]  
ಯಾವ ನಾನಿದ್ವಾನೆ [ಸೋ ಪರು ಪರಮಪ್ರಾಪ] ಅವನೇ ಉತ್ಪಾದ್ಯ ಪರಮಾತ್ಮನಿದ್ವಾನೆ [ಏಹಲು  
ಈಭಂತು ಭಾವಿ] ಎಂದು ನಿಃಸಂದೇಹವಾಗಿ ನೀನು ಭಾವನೆ ಮಾಡು.

**ಭಾವಾಧ್ಯ :** - 'ಪರ' ಎಂದರೆ ಸರ್ವೋತ್ತಮಾಪ-ಅನಂತಜ್ಞಾನಾದಿರೂಪ 'ಮಾ' ಎಂದರೆ ಲಕ್ಷ್ಯ ಯಾವನಿಗಿದೆ  
ಅವನು 'ಪರಮ'ನಿದ್ವಾನೆ, ಮತ್ತು ಪರಮನಾದಂಥ ಆತ್ಮನು ಅವನು 'ಪರಮಾತ್ಮ'ನಿದ್ವಾನೆ. ಮತ್ತು ಪರಮನಾದಂಥ  
ಆತ್ಮನು ಅವನು 'ಪರಮಾತ್ಮ'ನಿದ್ವಾನೆ ಅವನು 'ಜ್ಞಾನಮಯ' ಎಂದರೆ ಜ್ಞಾನದಿಂದ ರಚನೆಗೊಂಡಿದ್ವಾನೆ. ಹಾಗೆ ನಾನು

ಯಾವ ಜ್ಞಾನಮಯ ಪರಮಾತ್ಮ ಅನಂತದೇವನೆ ನಾನಿಹೆನು ।

ಅವನೇ ಪರಮಪರಮಾತ್ಮನಿಹನನೆಂದು ನಿಃಂದೇಹದಿ ಭಾವಿಸು ॥१२५॥

ಅಥಾಮುಮೇವಾಧರ್ಮಂ ದೃಷ್ಟಾಂತದಾಷ್ಟಾಂತಾಭ್ಯಾಂ ಸಮರ್ಥಯತಿ-

ಣಿಮೃಲ-ಫಲಿಹಹ ಜೀಮು ಜಿಯ ಭಿಣ್ಣಳು ಪರಕಿಯ-ಭಾಲು ।  
ಅಪ್ಪ-ಸಹಾವಹ ತೇಮು ಮುಣಿ ಸಯಲು ವಿ ಕಮ್ಮ-ಸಹಾಲು ॥१६६॥  
ನಿಮರ್ಚಲಸ್ಥಟಿಕಾದ್ಯ ಯಥಾ ಜೀವ ಭಿನ್ನಃ ಪರಕೃತಭಾವಃ ।  
ಅತ್ಸಾಂಪಾದಾತ್ ತಥಾ ಮನ್ಸಸ್ಪ ಸಕಲಮಪಿ ಕರ್ಮಸ್ಥಭಾವಮ್ ॥१६७॥

ಭಿಣ್ಣಳು ಭಿನ್ನೋ ಭವತಿ ಜಿಯ ಹೇ ಜೀವ ಜೀಮು ಯಥಾ । ಕೋಽಸೌ ಕರ್ತಾರ । ಪರಕಿಯಭಾಲು ಜಪಾಪ್ರಾಪ್ಯಾದ್ಯ ಪಾಧಿರೂಪಃ ಪರಕೃತಭಾವಃ । ತಸ್ಯಾತ್ಸಾಂಪಾದಾತ್ । ಣಿಮೃಲಫಲಿಹಹಂ ನಿಮರ್ಚಲಸ್ಥಟಿಕಾತ್ ತೇಮು ತಥಾ ಭಿನ್ನಂ ಮುಣಿ ಮನ್ಸಸ್ಪ ಜಾನಿಂಹಿ । ಕರ್ಮ್ । ಸಯಲು ವಿ ಕಮ್ಮಸಹಾಲು ಸಮಸ್ತಮಪಿ ಭಾವಕರ್ಮದ್ವಾರ್ಕ ಕರ್ಮಸೌಕರ್ಮಸ್ಥಭಾವಮ್ ಕಸ್ತಾತ್ । ಸಕಾಶಾತ್ । ಅಪ್ಪಸಹಾವಹಂ ಅನಂತಜ್ಞಾನಾದಿ ಗುಣಸ್ಥಭಾವಾತ್ ಪರಮಾತ್ಮನಃ ಇತಿ ಭಾವಾಧರ್ಮಃ ॥१६८॥

ಅಥ ತಾಮೇವ ದೇಹಾತ್ಮನೋಭೇದಭಾವನಾಂ ದೃಢಯತಿ-

ವ್ಯವಹಾರದಿಂದ ಕರ್ಮದಿಂದ ಆವರಿಸಿದ್ದರೂ ಕೂಡ ನಿಶ್ಚಯದಿಂದಪೂರ್ವೋಕ್ತ ಪ್ರಸಿದ್ಧಜ್ಞಾನಮಯ ಪರಮಾತ್ಮನು ಅವನು ‘ದೇವ’ ಎಂದರೆ ಪರಮ ಆರಾಧ್ಯನಿದಾನನೆ ಮತ್ತು ಅನಂತ ಸುಖ ಮೊದಲಾದ ಗುಣಗಳ ಸ್ಥಾನವಿರುವುದರಿಂದ ‘ಅನಂತ’ ನಿದಾನೆ ಅವನೇ ನಾನಿದ್ದೇನೆ ಮತ್ತು ನಾನು ನಿಜದೇಹದಲ್ಲಿದ್ದರೂ ನಿಶ್ಚಯದಿಂದ ಪರಮಾತ್ಮನಿದ್ದೇನೆ, ಮುಕ್ತಿಗತ ಪರಮಾತ್ಮನಂತರೆಯೇ ಪರಮಗುಣಯುತನಿರುವುದರಿಂದ ‘ಉತ್ಸಂಪ್ರಾಣಿ’ನಿರುವಂಧ ಪರಮಾತ್ಮನನ್ನ ಎಲ್ಲೆ ಪ್ರಭಾಕರಭಟ್ಟನೇ ! ನೀನು ಸಂಶಯರಹಿತನಾಗಿ ನಿರಂತರ ಭಾವಿಸು.

ತಮ್ಮ ದೇಹದಲ್ಲಿ ಕೂಡ ಶುದ್ಧ ಅತ್ಯನಿದಾನೆಂದು ನಿರ್ಣಯಮಾಡಿ ಏಣ್ಣಾತ್ಮಾದಿಗಳ ಉಪಶಮದ ವಶದಿಂದ ಕೇವಲಜ್ಞಾನ ವೋದಲಾದಪುಗಳಿಗೆ ಉತ್ಪತ್ತಿಯ ಬೀಜರೂಪವಾದ ಆಗಮಭಾಷೆಯಲ್ಲಿ ಕಾರಣಸಮಯಸಾರ ನಾಮದ ವೀತರಾಗಸಮ್ಯಕ್ತಾಂಗಿಗಳ ರೂಪನಾದ ಶುದ್ಧಾತ್ಮನ ಏಕದೇಶವ್ಯಕ್ತತೆಯನ್ನ ಪಡೆದು ಸರ್ವತಾತ್ಮಯದಿಂದ ಭಾವನೆ ಭಾವಿಸಬೇಕೆಂಬುದು ಇಲ್ಲಿನ ಮುಖ್ಯ ಅಭಿಪ್ರಾಯವಿದೆ.

ಕಾಗ ಮತ್ತೆ ಇದೇ ಅರ್ಥವನ್ನ ದೃಷ್ಟಾಂತದಾಷ್ಟಾಂತದಿಂದ ಸಮರ್ಥನೆ ಮಾಡುತ್ತಾರೆ,-

### ಗಾಥೆ - १६८

ಅನ್ನಯಾಧರ್ಮ :- [ಜಿಯ] ಎಲ್ಲೆ ಜೀವನೇ ! [ಜೀಮು] ಯಾವ ಪ್ರಕಾರ [ಪರಕಿಯ ಭಾಲು] ಪರಕೃತವಾದ ಭಾವಗಳು [ಣಿಮೃಲ-ಫಲಿಹಹಂ] ನಿಮರ್ಚಲವಾದ ಸ್ಥಟಿಕದಿಂದ [ಭಿಣ್ಣಳು] ಬೇರೆಯಿವೆ [ತೇಮು] ಅದೇ ಪ್ರಕಾರ [ಸಯಲು ವಿ ಕಮ್ಮ-ಸಹಾಲು] ಸಮಸ್ತ ಕರ್ಮಸ್ಥಭಾವವನ್ನು [ಅಪ್ಪ-ಸಹಾವಹಂ] ಅತ್ಸಾಂಪಾದಾವದಿಂದ [ಮುಣಿ] ಬೇರೆಯೆಂದು ತಿಳಿದುಕೊಳ್ಳು

ಹೇಗೆ ಪರಕೃತ ಭಾವದಿ ನಿಮರ್ಚಲ ಸ್ಥಟಿಕ ಭಿನ್ನವಿದೆಲೆ ಜೀವ ।  
ಹಾಗೆ ಅತ್ಸಾಂಪಾದಾವದಿ ಸಕಲಕರ್ಮಸ್ಥಭಾವ ಭಿನ್ನ ತಿಳಿ ॥१६८॥

ಜೇಮ ಸಹಾವಿಂ ಣಮ್ಮುಲು ಫಲಿಹಲು ತೇಮ ಸಹಾಲು |  
ಭಂತಿವ ಮಜ್ಜಲು ಮ ಮಣಿ ಜಯ ಮಜ್ಜಲು ದೇಶ್ವವಿ ಕಾಲು ||१२६||

ಯಥಾ ಸ್ವಭಾವೇನ ನಿಮ್ಮಾಲಃ ಸ್ಥಟಿಕಃ ತಥಾ ಸ್ವಭಾವಃ |  
ಭಾಂತ್ಯ ಮಲಿನಂ ಮಾ ಮನ್ಸಸ್ವಜೀವ ಮಲಿನಂ ದೃಷ್ಟಾಪಾಯಮ್ ||१२७||

ಜೇಮ ಇತ್ಯಾದಿ | ಜೇಮ ಸಹಾವಿಂ ಣಮ್ಮುಲು ಯಥಾ ಸ್ವಭಾವೇನ ನಿಮ್ಮಾಲೋ ಭವತಿ | ಕೋಟಸೌ | ಫಲಿಹಲು ಸ್ಥಟಿಕಮಣಿಃ ತೇಮ ತಥಾ ನಿಮ್ಮಾಲೋ ಭವತಿ | ಕೋಟಸೌ ಕರ್ತಾರ | ಸಹಾಲು ವಿಶುದ್ಧಜ್ಞಾನರೂಪಸ್ಯ ಪರಮಾತ್ಮಾ ಸ್ವಭಾವಃಭಂತಿವ ಮಜ್ಜಲು ಮ ಮಣಿ ಪೂರ್ವೋಕ್ತಮಾತ್ಮ ಸ್ವಭಾವಂ ಕರ್ಮಾತಾಪಸ್ಸಂ ಭಾಂತ್ಯ ಮಲಿನಂ ಮಾ ಮನ್ಸಸ್ವಜೀವ ಹೇ ಜೀವ | ಕಿಂ ಕೃತ್ಯಾ | ಮಜ್ಜಲು ದೇಶ್ವವಿ ಮಲಿನಂ ದೃಷ್ಟಾ | ಕರ್ಮ ಕಾಲು ನಿಮ್ಮಾಲಶುದ್ಧಬುದ್ಧೈ ಕಸ್ವಭಾವಪರಮಾತ್ಮಪದಾರ್ಥಾದ್ವಿಲಕ್ಷಣಂ ಕಾಯಮಿತ್ಯಭಿಪ್ರಾಯಃ ||१२८||

ಅಥ ಪೂರ್ವೋಕ್ತಭೇದಭಾವನಾಂ ರಕ್ತಾದಿವಸ್ತುದೃಷ್ಟಾಂತೇನ ವ್ಯಕ್ತಿಕರೋತಿ ಚತುಷ್ಪತೀನ-

**ಭಾವಾರ್ಥ :-** ಯಾವ ಪ್ರಕಾರ ಕೆಂಪುದಾಸಪಾಳ ಹೂವ ಮೊದಲಾದ ಉಪಾಧಿರೂಪದ ಪರಕೃತ ಭಾವಗಳು ನಿಮ್ಮಾಲವಾದ ಸ್ಥಟಿಕದಿಂದ ಭಿನ್ನವಿವೆ ಅದೇ ಪ್ರಕಾರ ಭಾವಕರ್ಮ, ದ್ರವ್ಯಕರ್ಮ, ನೋಕರ್ಮಗಳ ಸ್ವಭಾವವನ್ನು ಅನಂತಜ್ಞಾನ ಮೊದಲಾದ ಗುಣಗಳ ಸ್ವಭಾವಮಯಿನಾದ ಪರಮಾತ್ಮನಿಂದ ಭಿನ್ನವೆಂದು ತಿಳಿದುಕೊಳ್ಳು.

**ಈಗ ಅದೇ ದೇಹ ಮತ್ತು ಆತ್ಮನ ಭೇದ ಭಾವನೆಯನ್ನು ದೃಢಪಡಿಸುತ್ತಾರೆ ಎಂದರೆ ದೇಹ ಮತ್ತು ಆತ್ಮ ಬೇರೆಯಿವೆಯಂಬ ಭಾವನೆಯನ್ನು ಮಾಡುತ್ತಾರೆ,-**

### ಗಾಥ - १२८

**ಅನ್ನಯಾರ್ಥ :-** [ಜಯ] ಎಲ್ಲೆ ಜೀವನೇ ! [ಜೇಮ] ಯಾವ ಪ್ರಕಾರ [ಫಲಿಹಲು] ಸ್ಥಟಿಕಮಣಿಯು [ಸಹಾವಿಂ] ಸ್ವಭಾವದಿಂದ [ಣಮ್ಮುಲು] ನಿಮ್ಮಾಲವಿದೆ [ತೇಮ] ಅದೇ ಪ್ರಕಾರ [ಸಹಾಲು] ವಿಶುದ್ಧಜ್ಞಾನರೂಪನಾದ ಪರಮಾತ್ಮನು ಸ್ವಭಾವದಿಂದ ನಿಮ್ಮಾಲನಿದ್ದಾನೆ. [ಕಾಲು ಮಜ್ಜಲು ದೇಶ್ವವಿ] ಶರೀರದ ಮಲಿನತೆಯನ್ನು ನೋಡಿ [ಭಂತಿವಿ] ಭಾಂತಿಯಿಂದ [ಮಜ್ಜಲು] ಆತ್ಮಸ್ವಭಾವವನ್ನು ಮಲಿನವೆಂದು [ಮ ಮಣಿ] ಮನ್ಸಸಬೇದ, ತಿಳಿದುಕೊಳ್ಳಬೇದ.

**ಭಾವಾರ್ಥ :-** ಎಲ್ಲೆ ಜೀವನೇ ! ಒಂದು ನಿಮ್ಮಾಲ ಶುದ್ಧ-ಬುದ್ಧಸ್ವಭಾವವಿರುವಂಧ ಪರಮಾತ್ಮವದಾರ್ಥದಿಂದ ವಿಲಕ್ಷಣವಾದ ಶರೀರವ ಮಲಿನವಿರುವುದನ್ನು ನೋಡಿ ಪೂರ್ವೋಕ್ತ ಆತ್ಮಸ್ವಭಾವವನ್ನು ಮಲಿನವೆಂದು, ಭಾಂತಿವಶದಿಂದ ತಿಳಿದುಕೊಳ್ಳಬೇದವೆಂಬುದು ಇಲ್ಲಿನ ಅಭಿಪ್ರಾಯವಿದೆ.

**ಈಗ ಪೂರ್ವೋಕ್ತಭೇದಭಾವನೆಯನ್ನು ಕೆಂಪುವಸ್ತುದಿಗಳ ದೃಷ್ಟಾಂತದಿಂದ ನಾಲ್ಕು ಗಾಥಾ ಸೂತ್ರಗಳಿಂದ ಪ್ರಕಟಮಾಡುತ್ತಾರೆ,-**

ಸ್ವಭಾವದಿ ನಿಮ್ಮಾಲಸ್ಥಟಿಕದಂತೆ ಪರಮಾತ್ಮ ಸ್ವಭಾವವಿದೆ |  
ಸುಭಗಜೀವ ಮಲಿನಕಾಯನೋಡಿ ವಿಭ್ರಮದಿಮಲಿನವೆನಬೇಡ ||१२९||

ರತ್ನೇ ವತ್ತೇ ಜೀಮು ಬುಹು ದೇಹು ಣ ಮಣ್ಣ ಇರತ್ತು ।  
 ದೇಹಿಂ ರತ್ನಿಂ ಶಾಣ ತಹಅಪ್ಪ ಣ ಮಣ್ಣ ಇ ರತ್ತು ॥१७॥

ಚಿಣ್ಣೆಂ ವತ್ತಿಂ ಜೀಮು ಬುಹು ದೇಹು ಣ ಮಣ್ಣ ಇ ಚಿಣ್ಣು ।  
 ದೇಹಿಂ ಚಿಣ್ಣೆಂ ಶಾಣ ತಹ ಅಪ್ಪ ಣ ಮಣ್ಣ ಇ ಚಿಣ್ಣು ॥१८॥

ವತ್ತು ಪಣಟ್ಟ ಇ ಜೀಮು ಬುಹು ದೇಹು ಣ ಮಣ್ಣ ಇ ಣಟ್ಟು ।  
 ಣಟ್ಟೇ ದೇಹೇ ಶಾಣ ತಹ ಅಪ್ಪ ಣ ಮಣ್ಣ ಇ ಣಟ್ಟು ॥१९॥

ಭಿಣ್ಣ ಉ ವತ್ತು ಜಿ ಜೀಮು ಜಿಯ ದೇಹಹ ಮಣ್ಣ ಇ ಶಾಣೆ ।  
 ದೇಹು ವಿ ಭಿಣ್ಣ ಉ ಶಾಣ ತಹ ಅಪ್ಪಹ ಮಣ್ಣ ಇ ಜಾಣೆ ॥२०॥

ರತ್ನೇನ ವಸ್ತೇನ ಯಥಾ ಬುಧಃ ದೇಹಂ ನ ಮನ್ಯತೇ ರತ್ನಮ್ರ ।  
 ದೇಹೇನ ರತ್ನೇನ ಜ್ಞಾನೀ ತಥಾ ಆತ್ಮಾನಂ ನ ಮನ್ಯತೇ ರತ್ನಮ್ರ ॥२१॥

### ಗಾಫ - १७-२०

**ಅನ್ನಯಾಥ್** :- [ಜೀಮು] ಯಾವ ಪ್ರಕಾರ [ಬುಹು] ಕೆಲವರು ಬುದ್ಧಿವಂತ ಪುರುಷರು [ವತ್ತೇಂ ರತ್ನೇಂ] ಬಟ್ಟೆಯು ಕೆಂಪು ಇದ್ದರೆ [ದೇಹು ರತ್ತು ಣ ಮಣ್ಣ ಇ] ದೇಹವನ್ನ ಕೆಂಪೆಂದು ಮನ್ಯಸುಪುದಿಲ್ಲ [ತಹಂ] ಅದೇ ಪ್ರಕಾರ [ಶಾಣೆ] ಏತರಾಗ ನಿರ್ವಕಲ್ಪ ಸ್ವಸಂವೇದನವ್ಯಳಿ ಜ್ಞಾನಿಗಳು [ದೇಹಿಂ ರತ್ನಿಂ] ದೇಹವು ಕೆಂಪು ಇದ್ದರೆ [ಅಪ್ಪ ರತ್ತು ಣ ಮಣ್ಣ ಇ] ಆತ್ಮನನ್ನ ಕೆಂಪೆಂದು ಮನ್ಯಸುಪುದಿಲ್ಲ.

[ಜೀಮು] ಯಾವ ಪ್ರಕಾರ [ಬುಹು] ಕೆಲವರು ಬುದ್ಧಿವಂತ ಪುರುಷರು [ವತ್ತಿಂ ಚಿಣ್ಣೆಂ] ಬಟ್ಟೆಯು ಜೀಣಾವಾದರೆ [ದೇಹು] ದೇಹವನ್ನ [ಚಿಣ್ಣು ಣ ಮಣ್ಣ ಇ] ಜೀಣಾವೆಂದು ಮನ್ಯಸುಪುದಿಲ್ಲ [ತಹಂ] ಅದೇ ಪ್ರಕಾರ [ದೇಹಿಂ ಚಿಣ್ಣೆಂ] ದೇಹವು ಜೀಣಾವಾದರೆ [ಶಾಣೆ] ಜ್ಞಾನಿಗಳು [ಅಪ್ಪ] ಆತ್ಮನನ್ನ [ಚಿಣ್ಣು ಣ ಮಣ್ಣ ಇ] ಜೀಣಾವೆಂದು ಮನ್ಯಸುಪುದಿಲ್ಲ.

ಹೇಗೆ ಬುಧನು ಕೆಂಪು ಬಟ್ಟೆಯಿಂ ಶರೀರ ಕೆಂಪೆಂದು ಮನ್ಯಸನು ।  
 ಹಾಗೆ ಜ್ಞಾನಿ ಕೆಂಪುದೇಹದಿಂದಾತ್ತ ಕೆಂಪೆಂದು ಮನ್ಯಸನು ॥१७॥

ಹೇಗೆ ಬುಧನು ಜೀಣಾ ಬಟ್ಟೆಯಿಂ ಶರೀರ ಜೀಣಾಂದು ಮನ್ಯಸನು ।  
 ಹಾಗೆ ಜ್ಞಾನಿ ಜೀಣಾದೇಹದಿಂದಾತ್ತ ಜೀಣಾಂದು ಮನ್ಯಸನು ॥१८॥

ಹೇಗೆ ಬುಧನು ಬಟ್ಟೆಯ ನಾಶದಿ ಶರೀರನಾಶೆಂದು ಮನ್ಯಸನು ।  
 ಹಾಗೆ ಜ್ಞಾನಿದೇಹನಾಶದಿಂದಾತ್ತ ನಾಶೆಂದು ಮನ್ಯಸನು ॥१९॥

ಹೇಗೆ ಜ್ಞಾನಿಬಟ್ಟ ದೇಹದಿಂ ಭಿನ್ನವೆಂದರಿವನೆಲೆ ಜೀವ ।  
 ಹಾಗೆ ಜ್ಞಾನಿದೇಹವನು ಆತ್ಮನಿಂ ಭಿನ್ನಮನ್ಯಿವನೆಂದರಿ ॥२०॥

ಚೀಣ್ಣೇನ ವಸ್ತೇಣ ಯಥಾ ಬುಧಃ ದೇಹಂ ನ ಮನ್ಯತೇ ಚೀಣಾಮ್ |  
 ದೇಹೇನ ಚೀಣ್ಣೇನ ಜ್ಞಾನಿ ತಥಾ ಆತ್ಮಾನಂ ನ ಮನ್ಯತೇ ಚೀಣಾಮ್ ||೧೭||  
 ವಸ್ತೇ ಪ್ರಣಷ್ಟೇ ಯಥಾ ಬುಧಃ ದೇಹಂ ನ ಮನ್ಯತೇ ನಷ್ಟಮ್ |  
 ನಷ್ಟೇ ದೇಹೇ ಜ್ಞಾನಿ ತಥಾ ಆತ್ಮಾನಂ ನ ಮನ್ಯತೇ ನಷ್ಟಮ್ ||೧೮||  
 ಭಿನ್ನಂ ವಸ್ತುಮೇವ ಯಥಾ ಜೀವ ದೇಹಾತ್ ಮನ್ಯತೇ ಜ್ಞಾನಿ |  
 ದೇಹಮಪಿ ಭಿನ್ನಂ ಜ್ಞಾನಿ ತಥಾ ಆತ್ಮನಃ ಮನ್ಯತೇ ಜಾನಿಹಿ ||೧೯||

ಯಥಾ ಕೋರಪಿ ವ್ಯವಹಾರಜ್ಞಾನಿ ರಕ್ತೇ ವಸ್ತೇ ಚೀಣ್ಣೇವಸ್ತೇ ನಷ್ಟೇಯವಸ್ತೇ ಸ್ವಕ್ಷೇಯಂ ದೇಹಂ ರಕ್ತಂಚೀಣಂ ನಷ್ಟಂ ನ ಮನ್ಯತೇ ತಥಾ ಏತರಾಗನಿವಿಕಲಸಂವೇದನಜ್ಞಾನಿ ದೇಹೇ ರಕ್ತೇ ಚೀಣ್ಣೇನಷ್ಟೇ ಸ್ವಕ್ಷೇಯಂ ನಷ್ಟಂ ನ ಮನ್ಯತೇ ಜಿಂಭಿ ಭಾವಾಧಃ | ಅಥ ಮಣ್ಣಿಜ್ಞ ಮನ್ಯತೇ | ಕೋರಸೌ | ಜಾಣಿ ದೇಹವಸ್ತುವಿಷಯೀ ಭೇದಜ್ಞಾನಿ | ಕಿಂ ಮನ್ಯತೇ | ಭಿನ್ನಾಲು ಭಿನ್ನಮ್ | ಶಿಮ್ | ವಶ್ತು ಜಿ ವಸ್ತುಮೇವ ಜೀಮು ಯಥಾಜೀಯ ಹೇ ಜೀವ | ಕಸ್ತಾದಿಭಿನ್ನಂ ಮನ್ಯತೇ | ದೇಹಹಂ ಸ್ವಕ್ಷೇಯದೇಹಾತ್ | ದೃಷ್ಟಾಂತಮಾಹ | ಮಣ್ಣಿಜ್ಞ ಮನ್ಯತೇ | ಕೋರಸೌ ಕಾಣಿದೇಹಾತ್ಮನೋಭರ್ವೇದಜ್ಞಾನಿ ತಹಂತಥಾ ಭಿನ್ನಂ ಮನ್ಯತೇ | ಕಮಪಿ ದೇಹ ವಿದೇಹಮಪಿ | ಕಸ್ತಾತ್ | ಅಪ್ಷಹಂ ನಿಶ್ಚಯೀನ ದೇಹವಿಲಕ್ಷಣಾದ್ ವ್ಯವಹಾರೇಣ ದೇಹಾಂತಹಚಶುಧಪರಮಾನಂದೈ ಕಸ್ತಭಾವಾನಿಜಪರಮಾತ್ಮನಃ ಜಾಣಿ ಜಾನಿಹಿತಿ ಭಾವಾಧಃ | ||೧೮-೧೯||

ಅಥ ದುಃಖಿಜನಕದೇಹಫಾತಕಂ ಶತ್ರುಮಪಿ ಮಿತ್ರಂ ಜಾನಿಹಿತಿ ದರ್ಶಾಯತಿ-

[ಜೀಮು] ಯಾವ ಪ್ರಕಾರ [ಬಿಹು] ಕೆಲವರು ಬುದ್ಧಿವಂತ ಪುರಾಷರು [ವಶ್ತು ಪಣಣ್ಣು ಇ] ಬಟ್ಟೆಯು ನಷ್ಟವಾದರೆ [ದೇಹು] ದೇಹವನ್ನು [ಣಟ್ಟು ಣ ಮಣ್ಣಿಜ್ಞ] ನಷ್ಟವಾಯಿತೆಂದು ಮನ್ನಿಸುವುದಿಲ್ಲ [ತಹಂ] ಅದೇ ಪ್ರಕಾರ [ದೇಹೇ ನಷ್ಟೇ] ದೇಹವು ನಾಶವಾದರೆ [ಜಾಣಿ] ಜ್ಞಾನಿಗಳು [ಅಪ್ಷ್ವ] ಆತ್ಮನನ್ನು [ಣಟ್ಟು ಣ ಮಣ್ಣಿಜ್ಞ] ನಾಶವಾದನೆಂದು ಮನ್ನಿಸುವುದಿಲ್ಲ.

[ಜಿಯ) ಎಲ್ಲೆ ಜೀವನೇ ! [ಜೀಮು] ಯಾವ ಪ್ರಕಾರ [ಜಾಣಿ] ದೇಹ ಮತ್ತು ಬಟ್ಟೆಯ ಭೇದ ತಿಳಿಯುವಂಥ ಜ್ಞಾನಿಗಳು [ವಶ್ತು ಜಿ] ಬಟ್ಟೆಯನ್ನು [ದೇಹಹಂ] ದೇಹದಿಂದ [ಭಿನ್ನಾಲು ಮಣ್ಣಿಜ್ಞ] ಬೇರೆಯಾಗಿಯೇ ತಿಳಿಯುತ್ತಾರೆ [ತಹಂ] ಅದೇ ಪ್ರಕಾರ [ಜಾಣಿ] ದೇಹ ಮತ್ತು ಆತ್ಮನ ಭೇದವನ್ನು ತಿಳಿಯುವಂಥ ಭೇದ ಜ್ಞಾನಿಗಳು [ದೇಹು] ದೇಹವನ್ನು [ಅಪ್ಷಹಂ] ಆತ್ಮನಿಂದ [ಭಿನ್ನಾಲುಂ ವಿ ಮಣ್ಣಿಜ್ಞ] ಭಿನ್ನವಾಗಿಯೇ ಮನ್ನಿಸುತ್ತಾರೆಂದು ನೀನು [ಜಾಣಿ] ತಿಳಿದುಕೊಳ್ಳು.

ಭಾವಾಧಃ :- ಯಾವ ಪ್ರಕಾರ ಯಾವನೋ ವ್ಯವಹಾರಜ್ಞಾನಿಯು ಎಂದರೆ ವ್ಯವಹಾರದಲ್ಲಿ ಕುಶಲನಿರುವಂಥ ಮನುಷ್ಯನು ತನ್ನ ಬಟ್ಟೆಯು ಕೆಂಪು ಇದ್ದರೆ, ಬಟ್ಟೆಯು ಜೀಣಾವಾದರೆ ಮತ್ತು ಬಟ್ಟೆಯು ನಾಶವಾದರೆ ತನ್ನ ದೇಹವನ್ನು ಕೆಂಪು, ಜೀಣಾ ಮತ್ತು ನಾಶವಾಯಿತೆಂದು ಮನ್ನಿಸುವುದಿಲ್ಲ ಅದೇ ಪ್ರಕಾರ ಏತರಾಗನಿವಿಕಲ್ಲ ಸ್ವಸಂವೇದನಪುಳಜ್ಞಾನಿಯು ದೇಹವು ಕೆಂಪು ಇದ್ದರೆ, ದೇಹವು ಜೀಣಾವಾದರೆ ಮತ್ತು ನಾಶವಾದರೆ ವ್ಯವಹಾರದಿಂದ ದೇಹದಲ್ಲಿರುತ್ತಿದ್ದರೂ ಕೂಡ ಶುದ್ಧ ನಿಶ್ಚಯನಯದಿಂದ ದೇಹದಿಂದ ಭಿನ್ನ ಮತ್ತು ಏತರಾಗಚಿದಾನಂದಮಯನಾದ ಪರಮಾತ್ಮನನ್ನು ಕೆಂಪು, ಜೀಣಾ ಅಥವಾ ನಾಶವಾದನೆಂದು ಮನ್ನಿಸುವುದಿಲ್ಲ.

ಇಹ ತನು ಜೀವದ ತುಜ್ಞ ರಿಲು ದುಕ್ಷಿಂ ಜೀಣ ಜಣೇಇ ।  
 ಸೋ ಪರು ಜಾಣಿಹಿ ಮಿತ್ತ ತುಹು ಜೋ ತನು ಏಹು ಹಣೇಇ ॥೧೮॥  
 ಇಯಂ ತನುಃ ಜೀವ ತವ ರಿಪುಃ ದುಃಖಾನಿ ಯೇನ ಜನಯತಿ ।  
 ತಂ ಪರಂ ಜಾನಿಹಿ ಮಿತ್ರಂ ಶ್ವಂ ಯಃ ತನಮೇತಾಂ ಹಂತಿ ॥೧೯॥

ರಿಲು ರಿಪುಭರವತಿ । ಕಾ । ಇಹ ತನು ಇಯಂ ತನುಃ ಕತ್ತಿಂ ಜೀವದ ಹೇ ಜೀವ ತುಜ್ಞ ತವ । ಕಸ್ಯಾತ್ ದುಕ್ಷಿಂ ಜೀಣ ಜಣೇಇ ಯೇನ ಕಾರಣೇನ ದುಃಖಾನಿ ಜನಯತಿ ಸೋ ಪರು ತಂ ಪರಜನಂ ಜಾಣಿಹಿ ಜಾನಿಹಿ । ಕಿಮ್‌ । ಮಿತ್ತ ಪರಮಿತ್ರಂ ತುಹು ಶ್ವಂ ಕತಾ । ಯಃ ಪರಃಚಿಂ ಕರೋತಿ । ಜೋ ತನು ಏಹು ಹಣೇಇ ಯಃ ಕತಾ । ತನಮಿಮಾಂ ಪ್ರತ್ಯಾಖ್ಯಾಭಿತಾಂ ಹಂತಿತಿ । ಅತ ಯದಾ ವೈರೀ ದೇಹವಿನಾಶಂ ಕರೋತಿ ತದಾ ವೀತರಾಗ-ಚಿದಾನಂದ್ಯೇ ಕಸ್ಯಭಾವಪರಮಾತ್ಮತತ್ತ್ವಭಾವನೋತ್ಪನ್ನಸುಖಾಮೃತಸಮರಸೀಭಾವೇ ಸ್ಥಿತಾ ಶರೀರಫಾತಕಸೋಪರಿಯಥಾ ಪಾಂಡವೇः ಕೌರವಕುಮಾರಸೋಪರಿ ದ್ವೇಷೋ ನ ಕುತಸ್ಯಧಾನ್ಯತಪೋಧನೇ ರಪಿ ನ ಕರ್ತವ್ಯ ಇತ್ಯಭಿಪ್ರಾಯಃ ॥೨೦॥

ಅಥ ಉದಯಾಗತೇ ಪಾಪಕಮೂರ್ತಿ ಸ್ವಸ್ಥಭಾವೋ ನ ತ್ವಾಜ್ಯ ಇತಿ ಮನಸಿ ಸಂಪ್ರಧಾಯ್ ಸೂತ್ರಮಿದಂ ಕಥಯತಿ-

ಎಲ್ಲೆ ಜೀವನೇ ! ಯಾವ ಪ್ರಕಾರ ದೇಹ ಮತ್ತು ಬಟ್ಟಿಯ ಭೇದಭಿಂದಿಯ ಬಟ್ಟಿಯನ್ನು ತನ್ನ ದೇಹದಿಂದ ಬೇರೆಯಾಗಿ ತಿಳಿಯುತ್ತಾನೆ ಅದೇ ಪ್ರಕಾರ ದೇಹ ಮತ್ತು ಆತ್ಮನ ಭೇದಭಿಂದಿಯನ್ನು ನಿಶ್ಚಯದಿಂದ ದೇಹದಿಂದ ವಿಲಕ್ಷಣಾದ ಮತ್ತು ವ್ಯವಹಾರದಿಂದ ದೇಹದಲ್ಲಿರುವಂಥ ಹಾಗೂ ಒಂದು ಸಹಜ ಶುದ್ಧ ಪರಮಾನಂದವೇ ಅವನ ಸ್ವಭಾವವಿರುವಂಥ ಪರಮಾತ್ಮನಿಂದ ದೇಹವನ್ನು ಭಿನ್ನವಾಗಿ ತಿಳಿಯುತ್ತಾನೆಂದು ನೀನು ತಿಳಿದುಕೊಳ್ಳಿಂಬುದು ಇಲ್ಲಿನ ಭಾವಾರ್ಥವಿದೆ.

ದುಃಖಿಜನಕ, ದೇಹಫಾತಕನಾದ ಶತ್ರುವನ್ನು ಕೂಡ ನೀನು ಮಿತ್ರನಂತೆ ತಿಳಿಯಿಂದು ಈಗ ತಿಳಿಸಿ ಕೊಡುತ್ತಾರೆ,-

### ಗಾಥೆ - ೧೯

**ಅನ್ನಯಾರ್ಥ :** - [ಜೀವದ] ಎಲ್ಲೆ ಜೀವನೇ ! [ಇಹ ತನು] ಈ ಶರೀರವು [ತುಜ್ಞ ರಿಲು] ನಿನ್ನ ಶತ್ರುವಿದೆ [ಜೀಣ] ಏಕೆಂದರೆ ಶರೀರವು [ದುಕ್ಷಿಂ ಜಣೇಇ] ದುಃಖಿಗಳನ್ನು ಉತ್ಪನ್ನಮಾಡುತ್ತದೆ. ಆದುದರಿಂದ [ಜೋ] ಯಾರು [ಏಹು ತನು] ಈಪ್ರತ್ಯಾಖ್ಯ ಶರೀರವನ್ನು [ಹಣೇಇ] ಕೊಂಡು ಹಾಕುತ್ತಾರೆ [ಸೋ] ಅವರನ್ನು [ತುಹುಂ] ನೀನು [ಪರು ಮಿತ್ತ ಜಾಣಿಹಿ] ಪರಮಿತ್ರರೆಂದು ತಿಳಿದುಕೊಳ್ಳು.

**ಭಾವಾರ್ಥ :** - ಯಾವಾಗ ವೈರಿಗಳು ದೇಹದನಾಶಮಾಡುತ್ತಾರೆ ಆಗ ಒಂದು ವೀತರಾಗಚಿದಾನಂದವು ಸ್ವಭಾವವಿರುವಂಥ ಪರಮಾತ್ಮತತ್ತ್ವದ ಭಾವನೆಯಿಂದ ಉತ್ಪನ್ನವಾದ ಸುಖಾಮೃತರೂಪದ ಸಮರಸೀ ಭಾವದಲ್ಲಿ

ಈ ತನು ದುಃಖವಂಟುಮಾಳ್ಳುದರಿಂದೆಂಬೇವ ತವಶತ್ರುವಿದೆ ।

ಈ ತನಮಿನಫಾತಮಾಳ್ಳವನನು ನಿನ್ನ ಪರಮಿತ್ರನಂದರಿ ॥೨೧॥

ಉದಯಹ ಅಣೆವಿ ಕಮ್ಮು ಮಳ ಜಂ ಭುಂಜೇವಲು ಹೋಜಿ ।  
ತಂ ಸಹ ಆವಿಲು ಖಿವಿಲು ಮಳ ಸೋ ಪರ ಲಾಹು ಜಿ ಕೋಜಿ ॥೧೮॥

ಉದಯಮಾನೀಯ ಕಮ್ರ ಮಯಾ ಯದ್ರ ಭೋಕ್ತವ್ಯಂ ಭವತಿ ।  
ತತ್ ಸ್ವಯಮಾಗತಂ ಕ್ಷಮಿತಂ ಮಯಾ ಸ ಪರಂ ಲಾಭ ಏವ ಕಶಿತ್ ॥೧೯॥

ಜಂ ಯತ್ ಭುಂಜೇವಲು ಹೋಜಿ ಭೋಕ್ತವ್ಯಂ ಭವತಿ । ಕಂ ಕೃತ್ವಾ । ಉದಯಹಂ ಅಣೆವಿ ವಿಶಿಷ್ಟಾತ್ಮ-  
ಭಾವನಾಬಲೇನೋದಯಮಾನೀಯ । ಕಮ್ರ । ಕಮ್ಮು ಚಿರಸಂಚಿತಂ । ಕಮ್ರ । ಕೇನ । ಮಳಂ ಮಯಾ  
ತಂ ತತ್ ಪೂರ್ವೋತ್ಸಂ ಕಮ್ರ ಸಹಾವಿಲು ದುರ್ಧರಪರೀಷಪ್ರೋಪಸರ್ವ-ವಶೇನ ಸ್ವಯಮುದಯಮಾಗತಂ  
ಸತ್ ಖಿವಿಲು ಮಳಂ ನಿಜಪರಮಾತ್ಮತತ್ತ್ವಭಾವನೋತ್ಪನ್ನವೀತರಾಗಸಹಜಾನಂದೈ ಕಸುಖಿರಶಾಧದ್ರವೀಭೂತೇನ  
ಪರಿಣತೇನ ಮನಸಾ ಕ್ಷಮಿತಂ ಮಯಾ ಸೋ ಸ ಪರಂ ನಿಯಮೀನ ಲಾಹು ಜಿ ಲಾಭ ಏವ ಕೋಜಿ ಕಶಿದಪೂರ್ವ  
ಇತಿ । ಅತ್ ಕೇಂಕನ ಮಹಾಪುರುಷಾ ದುರ್ಧರಾಸುಷಾನಂ ಕೃತ್ವಾ ವೀತರಾಗನಿವಿಕಲ್ಪಸಮಾಧಾ ಸ್ಥಿತ್ವಾ ಚ  
ಕಮ್ರೋದಯಮಾನೀಯ ತಮನುಭವಂತಿ, ಅಸ್ಯಾಕಂ ಪುನಃ ಸ್ವಯಮೇಪೋದಯಾಗತಮಿತಿ ಮತ್ತಾ ಸಂತೋಷಃ  
ಕರ್ತವ್ಯ ಇತಿ ತಾತ್ಯಯುಮ್ರ ॥೨೦॥

ಸ್ಥಿರವಿದ್ದಕೊಂಡು ಹೇಗೆ ಶರೀರವನ್ನು ದಹಿಸುವ ಕೌರವಕುಮಾರರ ಮೇಲೆ ಪಾಂಡವರು ದ್ವೇಷ ಮಾಡಲಿಲ್ಲ ಅದೇ  
ಪ್ರಕಾರ ಶರೀರವನ್ನು ಫಾತಮಾಡುವವರ ಮೇಲೆ ಅನ್ಯ ತಪೋಧನರು ಕೂಡ ದ್ವೇಷ ಮಾಡುವುದು  
ಕರ್ತವ್ಯವಲ್ಲವೆಂಬುದು ಇಲ್ಲಿನ ಅಭಿಪ್ರಾಯವಿದೆ.

ಪಾಪಕಮ್ರವು ಉದಯಕ್ಕೆ ಬಂದ ಸಮಯದಲ್ಲಿ ನಿಜಸ್ವಭಾವದ ತ್ಯಾಗ ಮಾಡಬಾರದೆಂಬ  
ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟುಕೊಂಡು ಈಗ ಈ ಗಾಥಾಸೂತ್ರವನ್ನು ಹೇಳುತ್ತಾರೆ,-

### ಗಾಥೆ - ೧೯

**ಅನ್ನಯಾಧ್ರ :** - [ಜಂ ಕಮ್ಮು] ಯಾವ ಕಮ್ರವನ್ನು [ಮಳಂ] ನಾನು [ಉದಯಹಂ ಅಣೆವಿ]  
ಉದಯದಲ್ಲಿ ತಂದುಕೊಂಡು [ಭುಂಜೇವಲು ಹೋಜಿ] ಭೋಗಿಸುವ ಇಚ್ಛೆಯಿತ್ತು [ತಂ] ಆ ಕಮ್ರವು [ಸಹ  
ಆವಿಲು] ತಾನಾಗಿಯೇ ಉದಯದಲ್ಲಿ ಬಂದಿದೆ ಮತ್ತು [ಮಳಂ ಖಿವಿಲು] ನಾನು ಶಾಂತಭಾವದಿಂದ ಅದರ  
ಕ್ಷಯ ಮಾಡುತ್ತೇನೆ [ಸೋ] ಅದು [ಪರ] ನಿಯಮದಿಂದ ನನಗೆ [ಕೋಜಿ ಲಾಹು ಜಿ] ಒಂದು ಅಪೂರ್ವ  
ಲಾಭವೇ ಇದೆ.

**ಭಾವಾಧ್ರ :** - ಯಾರು ಚಿರಸಂಚಿತ ಕಮ್ರವನ್ನು ವಿಶಿಷ್ಟವಾದ ಆತ್ಮಭಾವನೆಯ ಬಲದಿಂದ ಉದಯದಲ್ಲಿ  
ತಂದುಕೊಂಡು ನನಗೆ ಭೋಗಿಸಲು ಯೋಗ್ಯವಿದೆಯೋ ಆ ಪೂರ್ವೋತ್ಸ ಕಮ್ರವು ದುರ್ಧರ ಪರೀಷಹ,  
ಉಪಸರ್ವದ ವಶದಿಂದ ತಾನಾಗಿಯೇ ಉದಯದಲ್ಲಿ ಬಂದಿದೆ ಮತ್ತು ನಿಜಪರಮಾತ್ಮತತ್ತ್ವದ ಭಾವನೆಯಿಂದ

ಉದಯದಲ್ಲಿ ತಂದು ನಾನು ಭೋಗಿಸಬಯಸುವಾ ಕಮ್ರತಾನಾಗಿ ।  
ಉದಯದಲ್ಲಿ ಬಂದು ಕ್ಷಯಿಸಿದರದನಗೆ ಮಹಲಾಭವಿದೆ ॥೨೧॥

ಅಥ ಇದಾನಿಂ ಪುರುಷವಚನಂ ಸೋಧುಂ ನ ಯಾತಿ ತದಾ ನಿರ್ವಿಕಲ್ಪಾತ್ಮತ್ವಾಭಾವನಾ ಕರ್ತವ್ಯೇತಿ  
ಪ್ರತಿಪಾದಯತಿ-

**ಣಿಟ್ಟುರು-ವಯಣಿ ಸುಜೀವಿ ಜಿಯ ಜಜಿ ಮಣಿ ಸಹಣ ಇ ಜಾಜಿ ।**

**ತೋ ಲಹು ಭಾವಹಿ ಬಂಭು ಪರು ಜಿಂ ಮಣಿ ರುತ್ತಿ ವಿಲಾಜಿ ॥೧೮೪॥**

**ನಿಷ್ಪುರವಚನಂ ಶೃಂತಾಜೀವ ಯದಿ ಮನಸಿ ಸೋಧುಂ ನ ಯಾತಿ ।**

**ತತೋ ಲಫು ಭಾವಯ ಬ್ರಹ್ಮ ಪರಂ ಯೀನ ಮನೋ ರುಟಿ ವಿಲೀಯತೇ ॥೧೮೫॥**

ಜಜಿ ಯದಿ ಜೀತ್ ಸಹಣ ಇ ಜಾಜಿ ಸೋಧುಂ ನ ಯಾತಿ । ಕ್ಷಮಣಿ ಮನಸಿ ಜಿಯ ಹೇ ಮೂಡಿ ಜೀವ ।  
ಕಿಂ ಕೃತಾಂ । ಸುಜೀವಿ ಶೃಂತಾಂ । ಕಿಮ್‌ ಣಿಟ್ಟುರುವಯಣಿ ನಿಷ್ಪುರಂ ಹೃದಯಕಣಾಶಾಲವಚನಂ ತೋ  
ತದ್ವಾಕನಶ್ರವಣಾನಂತರಂ ಲಹು ಶೀಪ್ತ್ರಂ ಭಾವಹಿ ವಿತರಾಗಪರಮಾನಂದೈಕಲಕ್ಷಣಾನಿರ್ವಿಕಲ್ಪಸಮಾಧಾಂ ಸ್ಥಿತಾಭಾವಯ  
ಕಮ್‌ । ಬಂಭು ಬ್ರಹ್ಮ ಶಬ್ದವಾಚ್ಯಾನಿಜದೇಹಸ್ವಪರಮಾತ್ಮಾನಮ್‌ । ಕಥಂಭೂತಮ್‌ । ಪರು ಪರಮಾನಂತಭಾನಾದಿ  
ಗುಣಾಧಾರತಾಂತ್ರ ಪರಮುತ್ಪಾಪ್ತಂ ಜಿಂ ಯೀನ ಪರಮಾತ್ಮಧಾನೇನ । ಕಿಂ ಭವತಿ । ಮಣಿ ರುತ್ತಿ ವಿಲಾಜಿ  
ವಿತರಾಗನಿರ್ವಿಕಲ್ಪಸಮಾಧಿಸಮುತ್ಪನ್ನಪರಮಾನಂದೈಕರೂಪಸುಮಾಮೃತಾಷ್ಟಾದೇನ ಮನೋ ರುಟಿ ಶೀಪ್ತ್ರ  
ವಿಲಯಂ ಯಾತಿ ದ್ರವೀಭೂತಂ ಭವತಿತ್ತಿ ಭಾವಾಧಾರಃ ॥೧೮೬॥

ಉತ್ಪನ್ನವಾದ ಒಂದು ವಿತರಾಗ ಸಹಜಾನಂದಮಯವಾದ ಸುಖಿರಸಾಷ್ಟಾದರೂಪದಿಂದ ದ್ರವೀಭೂತ ಎಂದರೆ  
ಪರಿಣಾಮಿಸಿದ ಮನಸ್ಸಿನಿಂದ ನಾನು ಅದನ್ನು ಕ್ಷಯಮಾಡುವುದು ಅದು ನಿಯಮದಿಂದ ಒಂದು ಅಪೂರ್ವ  
ಲಾಭಹೇ ಇದೆ.

ಯಾವನೋ ಮಹಾಪುರುಷನು ದುರ್ಘರ ಅನುಷ್ಠಾನ ಮಾಡಿ ಮತ್ತು ವಿತರಾಗ ನಿರ್ವಿಕಲ್ಪಸಮಾಧಿ  
ಯಲ್ಲಿ ಸ್ಥಿರವಿದ್ದಕೊಂಡು ಕರ್ಮವನ್ನು ಉದಯದಲ್ಲಿ ತಂದು ಅದನ್ನು ಅನುಭವಿಸುತ್ತಾನೆ, ಆಗ ನಾವಂತೂ  
ಕರ್ಮವು ತಾನಾಗಿಯೇ ಉದಯದಲ್ಲಿ ಬಂದಿದೆಯೆಂದು ತಿಳಿದು ಸಂತೋಷಪಡಬೇಕೆಂಬುದು ಇಲ್ಲಿನ  
ತಾತ್ಪರ್ಯವಿದೆ.

ಇತರರು ಆದಿದ ಕರ್ತೋರ ವಚನಗಳನ್ನು ಸಹಿಸಲಿಕ್ಕಾಗದಿದ್ದರೆ ತಮ್ಮ ಕಷಾಯಾಯಭಾವ ತಡೆಯುವ  
ಸಲುವಾಗಿ ನಿರ್ವಿಕಲ್ಪ ಆತ್ಮತತ್ವದ ಭಾವನೆ ಮಾಡಬೇಕೆಂದು ಈಗ ಹೇಳುತ್ತಾರೆ,-

### ಗಾಥೆ - ೧೮೭

**ಅನ್ನಯಾಧರ :- [ಜಿಯ]** ಎಲ್ಲೆ ಮೂಡಿ ಜೀವನೇ ! **[ಜಜಿ]** ಒಂದು ವೇಳೆ **[ಣಿಟ್ಟುರು-ವಯಣಿ-  
ಸುಜೀವಿ]** ನಿಷ್ಪುರವಾದ ವಚನಗಳನ್ನು ಕೇಳಿ **[ಮಣಿ]** ಮನಸಿನಲ್ಲಿ **[ಸಹಣ ಇ ಜಾಜಿ ತೋ]** ಸಹನೆ ಮಾಡುವ  
ಸಾಧ್ಯತೆಯಿಲ್ಲದಿದ್ದರೆ ನೀನು **[ಪರು ಬಂಭು]** ಪರಮ ಬ್ರಹ್ಮನನ್ನು **[ಲಹು ಭಾವಹಿ]** ಶೀಪ್ತ್ರ ಭಾವಿಸು; **[ಜಂ]**  
ಅದರಿಂದ **[ಮಣಿ ರುತ್ತಿ ವಿಲಾಜಿ]** ಮನಸ್ಸು ಶೀಪ್ತ್ರ ನಾಶವಾಗುವುದು.

ಬಿರುನುಡಿಕೇಳಿಲೆ ಜೀವ ಮನದಲೊಂದು ವೇಳೆ ಸಹಿಸಲಾಗದಿರೆ ।

**ಪರಬೋಮ್ಮನ ಶೀಪ್ತ್ರನೆನೆ ಅದರಿಂ ಮನ ಚೇಗನಾಶವಾಗುವುದು ॥೧೮೮॥**

ಅಥಃ ಜೀವಃ ಕರ್ಮಾವಶೇನ ಜಾತಿಭೇದಭಿನ್ನೋ ಭವತಿತಿ ನಿಶ್ಚಯೋತಿ-

ಲೋಲು ವಿಲಕ್ಷಣ ಕರ್ಮ-ವಸು ಇತ್ತಾ ಭವಂತರಿ ಏಜ ।

ಚುಜ್ಞ ಕಿ ಜಜಿ ಇಹು ಅಪ್ರಿ ಲಿಲು ಇತ್ತಾ ಜಿ ಭವಿ ಇ ಪಡೇಇ ॥೧೮॥

ಲೋಕಃ ವಿಲಕ್ಷಣಃ ಕರ್ಮಾವಶಃ ಅತ್ಯ ಭವಾಂತರೇ ಆಯಾತಿ ।

ಆಶ್ಚರ್ಯಂ ಕಿಂ ಯದಿ ಅಯಂ ಆತ್ಮನಿ ಸಿಫಿತಃ ಅತ್ಯೈ ವ ಭವೇ ನ ಪತತಿ ॥೧೯॥

ಲೋಲು ಇತ್ಯಾದಿ । ವಿಲಕ್ಷಣ ಹೋಡತವರ್ಣಕಾಸುವರ್ಣವತ್ತೀವಲಜ್ಞಾನಾದಿಗುಣಸದೃಷ್ಟೋ ನ ಸರ್ವಜೀವರಾಶಿಸದೃಶಾತ್ ಪರಮಾತ್ಮತಾ ದ್ವಿಲಕ್ಷಣೋ ವಿಸದೃಷ್ಟೋ ಭವತಿ । ಕೇನ । ಬ್ರಾಹ್ಮಣಾಕ್ಷತಿಯವ್ಯೇಶ್ವರಾದ್ವಾದಿಜಾತಿಭೇದೇನ । ಕೋಽಸೌ । ಲೋಲು ಲೋಕೋ ಜನಃ । ಕಥಂಭೂತಃ ಸನ್ । ಕರ್ಮವಸು ಕರ್ಮಾರಹಿತಶುದ್ಧಾತ್ಮಾನಭೂತಿಭಾವನಾರಹಿತೇನ ಯದುಪಾಚಿತಂ ಕರ್ಮ ತಸ್ಯ ಕರ್ಮಣ ಆಧಿನಃಕರ್ಮಾವಶಃ । ಇತ್ತಾಂಭೂತಃ ಸನ್ ಕಿಂ ಕರೋತಿ । ಇತ್ತಾಂ ಭವಂತರಿ ಏಜ ಪಂಚಪ್ರಕಾರಭವರಹಿತಾದ್ವಿತೀರಾಗಪರಮಾನಂದೇ ಕ್ರಸ್ತಭಾವಾತ್ ಶುದ್ಧಾತ್ಮದ್ವಾದಿಸದೃಷ್ಟೋ ಅಸ್ಮಿನ್ ಭವಾಂತರೇ ಸಂಸಾರೇ ಸಮಾಯಾತಿ ಚುಜ್ಞ ಕಿಂ ಇದಂ ಕಿಂಮಾತ್ಮಾರ್ಯಂ ಕಿಂತು ಸ್ವೇವ, ಜಜಿ ಇಹು ಅಪ್ರಿ ಲಿಲಾಯಿದ ಜೀದಯಂ ಜೀವಃ ಸ್ವಶುದ್ಧಾತ್ಮನಿಷಿತ್ತೋ ಭವತಿ ತಹಿರ್ ಇತ್ತಾ ಜಿ ಭವಿ ಇ ಪಡೇಇ ಅತ್ಯೈ ವ ಭವೇ ನ ಪತತಿತಿ ಇದಮಪ್ರಾಜ್ಞರ್ಯಂ ನ ಭವತಿತಿ । ಅತ್ಯೇದಂ ವ್ಯಾಖ್ಯಾನಂ ಜ್ಞಾತಾ ಸಂಸಾರಭಯಭೀತೇನ ಭವ್ಯೇನ ಭವಕಾರಣಮಿಧ್ಯಾ ತ್ವಾದಿಪಂಚಾಸ್ತವಾನ್ ಮುಕ್ತಾದ್ವರ್ವಾಭಾವಾಸ್ತವರಹಿತೇ ಪರಮಾತ್ಮಭಾವೇ ಸಿಫಿತ್ವಾ ಜ ನಿರಂತರಂ ಭಾವನಾ ಕರ್ತವ್ಯೇತಿ ತಾತ್ಪರ್ಯಮ್ಯಾ ॥೨೦॥

**ಭಾವಾಧರ್ :** - ಎಲ್ಲೆ ಮೂಡ ಜೀವನೇ ! ಒಂದು ವೇಳೆ ನಿಷ್ಪರ್ಹ ಎಂದರೆ ವ್ಯಾದಯ ಹಾಗೂ ಕಿಗಳಲ್ಲಿ ಶೂಲತಿವಿದಂಥ ಕರೋರ ವಚನಗಳನ್ನು ಕೇಳಿ ಮನಸ್ಸಿನಲ್ಲಿ ನಿನಗೆ ಸಹಿಸುವ ಸಾಧ್ಯತೆಯಿಲ್ಲದಿದ್ದರೆ ಆ ವಚನಗಳನ್ನು ಕೇಳಿದ ಕೂಡಲೇ ಶಿಷ್ಟವಾಗಿ ಒಂದು ವೀತರಾಗ ಪರಮಾನಂದವು ಲಕ್ಷಣವಿರುವಂಥ ನಿರ್ವಿಕಲ್ಪ ಸಮಾಧಿಯಲ್ಲಿ ಸಿಫಿರೆದ್ದುಕೊಂಡು ಪರಮ ಅನಂತ ಜ್ಞಾನ ಮೊದಲಾದ ಗುಣಗಳ ಆಧಾರನಿರುವುದರಿಂದ ಉತ್ಪಷ್ಟವಾದ ‘ಬ್ರಹ್ಮ’ ಶಬ್ದದಿಂದ ವಾಚ್ಯನಾದ ಮತ್ತು ನಿಜದೇಹಸ್ಥನಾದ ಪರಮಾತ್ಮನನ್ನ ಧ್ಯಾನಿಸು. ಆ ಪರಮಾತ್ಮನ ಧ್ಯಾನದಿಂದ ವೀತರಾಗ ನಿರ್ವಿಕಲ್ಪ ಸಮಾಧಿಯಿಂದ ಉತ್ಪನ್ನವಾದ ಒಂದು ಪರಮಾನಂದಮಯ ಸುಖಾಮೃತದ ಆಸ್ಥಾದಿಂದ ಮನಸ್ಸು ಕೂಡಲೇ ನಾಶವಾಗಿ ಬಿಡುತ್ತದೆ; ತಾನಾಗಿಯೇ ಕರಗಿ ಹೋಗುತ್ತದೆ.

ಜೀವವು ಕರ್ಮಾದ ವಶದಿಂದ ಜಾತಿ ಭೇದದಿಂದ ಭಿನ್ನ ಭಿನ್ನ ಸ್ವರೂಪದಿಂದ ಆಗುತ್ತದೆ ಎಂದರೆ ಕರ್ಮಾದ ವಶದಿಂದ ಜೀವವು ಬೇರೆ ಬೇರೆ ಜಾತಿ ಪಡೆಯುತ್ತದೆಯೆಂದು ಈಗ ನಿಶ್ಚಿತ ಮಾಡುತ್ತಾರೆ,-

### ಗಾಥೆ - ೧೮

**ಅನ್ವಯಾಧರ್ :** - [ಕರ್ಮ-ವಸು ಲೋಲು] ಕರ್ಮಾದ ವಶವರ್ತಿಯಾದ ಜೀವರಾಶಿಯು [ವಿಲಕ್ಷಣ] ಬ್ರಾಹ್ಮಣ ಮೊದಲಾದ ಜಾತಿಯ ಭೇದದಿಂದ ಪರಮಾತ್ಮತ್ವದಿಂದ ವಿಲಕ್ಷಣವಾಗುತ್ತದೆ - ವಿಸದೃಶವಾಗುತ್ತದೆ.

ಜೀವ ಕರ್ಮಾವಶದಿ ಭವಾಂತರದಿ ಬೀಳುವುದರಲಚ್ಚರಿಯೇನು ।

ಜೀವ ಆತ್ಮನಲಿ ಸಿಫಿರವಾದರದೇ ಭವದಲಿ ಬೀಳಲಾರದು ॥೨೧॥

ಅಥ ಪರೇಣ ದೋಷಗ್ರಹಣೇ ಕೃತೇ ಕೋಪೋ ನ ಕರ್ತವ್ಯ ಇತ್ಯಭಿಪ್ರಾಯಂ ಮನಸಿ ಸಂಪರ್ಥಾಯ್  
ಸೂತ್ರಮಿದಂ ಪ್ರತಿಪಾದಯತಿ-

**ಅವಗುಣ-ಗಹಣಜ ಮಹಿತಣಜ ಜಜಿ ಜೀವಹ ಸಂತೋಸು ।**

**ತೋ ತಹ ಸೋಕಹ ಹೇಳಿ ಹಲಿ ಇಲಿ ಮಣ್ಣೆವಿ ಚಜಿ ರೋಸು ॥೧೮॥**

ಅವಗುಣಗ್ರಹಣೇನ ಮದೀಯೇನ ಯದಿ ಜೀವಾನಾಂ ಸಂತೋಷಃ ।

ತತಃತೇಷಾಂ ಸುಖಿಸ್ಯ ಹೇತುರಹಂ ಇತಿ ಮತ್ತಾತ್ಮಜ ರೋಷಮ್ ॥೧೯॥

ಜಜಿ ಜೀವಹಂ ಸಂತೋಸು ಯದಿ ಚೀದಜ್ಞಾನಿಜೀವಾನಾಂ ಸಂತೋಷೋ ಭವತಿ । ಕೇನ । ಅವಗುಣ-  
ಗಹಣಜಂ ನಿದೋಽಷಿಪರಮಾತ್ಮೋ ವಿಲಕ್ಷಣಾ ಯೀ ದೋಷಾ ಅವಗುಣಾಸ್ತೇಷಾಂ ಗ್ರಹಣೇನ । ಕಥಂ-  
ಭಾತೇನ ಮಹಿತಣಜಂ ಮದೀಯೇನ ತೋ ತಹಂ ಸೋಕ್ಷಹಂ ಹೇಳಿ ಹಲಿಂ ಯತಃ ಕಾರಣಾನ್ವೇಯ-

ಹೀಗೆದ್ದರೂ ಜೀವರಾಶಿಯು [ಭವಂತರಿ] ಭವಾಂತರದಲ್ಲಿ [ಏಜಿ ಚುಜ್ಞಾ ಕಿ] ಬಿದ್ದಿರುವಲ್ಲಿ-ಸುತ್ತುತ್ತಿರುವದರಲ್ಲಿ  
ಆಶ್ಚರ್ಯವೇನಿದೆ ? ಇದರಲ್ಲಿ ಏನೂ ಆಶ್ಚರ್ಯವಿಲ್ಲ. [ಜಜಿ] ಒಂದು ವೇಳೆ [ಣಹ] ಈ ಜೀವರಾಶಿಯು [ಅಪ್ಪಿ  
ಉಳಿ] ಆತ್ಮನಲ್ಲಿ ಸಿರತೆ ಮಾಡಿದರೆ [ಇತ್ತು ಜಿ ಭವಿ] ಇದೇ ಭವದಲ್ಲಿ ಮತ್ತೆ ಸಂಸಾರದೊಳಗೆ [ಣ ಪಡೇಣಿ]  
ಬೀಳಿದಿರುವಲ್ಲಿ ಕೂಡ ಆಶ್ಚರ್ಯವಿಲ್ಲ.

**ಭಾವಾಧಿ :** - ಈ ಜನಸಮುದಾಯವು ಕರ್ಮರಹಿತನಾದಂಥ ಶುದ್ಧ ಆತ್ಮನ ಅನುಭೂತಿಯ  
ಭಾವನೆಯ ಅಭಾವದಿಂದ ಯಾವ ಕರ್ಮವನ್ನು ಉಪಾಬ್ರಹಿಸಿದೆ ಆ ಕರ್ಮದ ಆಧೀನವಾಗುತ್ತ ಬ್ರಾಹ್ಮಣ,  
ಕ್ಷತ್ರಿಯ, ವೈಶ್ಯ, ಶೌಢ ಮೊದಲಾದ ಜಾತಿಯ ಭೇದದಿಂದ ಹದಿನಾರಾಜೆ ಶುದ್ಧ ಚಿನ್ನದ ಹಾಗೆ ಕೇವಲಜ್ಞಾನ  
ಮೊದಲಾದ ಗುಣಗಳಿಂದಾಗಿ ಸಮಸ್ಯ ಜೀವರಾಶಿಯು ಸದ್ಯಶವಿಲ್ಲ, ಸದ್ಯಶವಾದಂಥ ಪರಮಾತ್ಮತತ್ವದಿಂದ  
ವಿಲಕ್ಷಣಿದೆ - ವಿಸದ್ಯಶವಿದೆ. [?] ಹೀಗೆಕೆ ಮಾಡುತ್ತವೆಯಿಂದರೆ ಇದು ಪ್ರಕಾರದ ಭಾವದಿಂದ ರಹಿತ ಒಂದು  
ವೀತರಾಗ ಪರವಾನಂದವು ಸ್ವಭಾವವಿರುವಂಥ ಶುದ್ಧ ಆತ್ಮದ್ರವ್ಯದಿಂದ ವಿಸದ್ಯಶವಾದ ಈ  
ಭವಾಂತರದಲ್ಲಿ-ಸಂಸಾರದಲ್ಲಿ ಒಂದು ಬಿದ್ದುಕೊಂಡಿರುವಲ್ಲಿ ಆಶ್ಚರ್ಯವೇನಿದೆ ? ಏನೂ ಆಶ್ಚರ್ಯವಿಲ್ಲ. ಒಂದು  
ವೇಳೆ ಜೀವವು ಶುದ್ಧಾತ್ಮನಲ್ಲಿ ಸಿರಿಗೊಂಡರೆ ಇದೇ ಭವದಲ್ಲಿ ಬೀಳಿದಿದ್ದರೆ ಅದರಲ್ಲಾ ಕೂಡ ಆಶ್ಚರ್ಯವಿಲ್ಲ.

ಈ ವ್ಯಾಖ್ಯಾನವನ್ನು ಕೇಳಿ ಸಂಸಾರದ ಭಯದಿಂದ ಭಯಭೀತರಾದ ಭವ್ಯ ಜೀವರುಗಳು ಭವದ  
ಕಾರಣದೂಪವಾದಮಿಥ್ಯಾತ್ಮ ಮೊದಲಾದ ಇದು ಆಸ್ತವಗಳನ್ನು ಬಿಟ್ಟುಕೊಟ್ಟು ಮತ್ತು ದ್ರವ್ಯಾಸ್ತವ ಭಾವಾಸ್ತವ  
ರಹಿತವಾದ ಪರಮಾತ್ಮಭಾವದಿಂದ ಸ್ಥಿರವಿದ್ದುಕೊಂಡು ನಿರಂತರ ಆತ್ಮಭಾವನೆ ಮಾಡಬೇಕೆಂಬುದು ಇಲ್ಲಿನ  
ತಾತ್ಪರ್ಯವಿದೆ.

ಒಂದು ವೇಳೆ ಯಾರಾದರೂ ತಮ್ಮ ದೋಷಗ್ರಹಣ ಮಾಡಿದರೆ ಅವರ ಮೇಲೆ ಕ್ರೋಧ ಮಾಡಬಾರದೆಂಬ  
ಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟುಕೊಂಡು ಈಗ ಈ ಗಾಥಾ ಸೂತ್ರವನ್ನು ಹೇಳುತ್ತಾರೆ,-

ಜೀವಗಳಿಗೆನ್ನ ಅವಗುಣಗಳ ಗ್ರಹಣದಿ ಸಂತೋಷವಾದರೆ ।

ಅವರ ಸುಖಿದ ಹೇತು ತಾನಾದೆನೆಂದರಿದು ರೋಷ ತ್ಯಜಿಸುವುದು ॥೧೯॥

ದೋಷಗ್ರಹಣೇನ ತೇಣಾಂ ಸುಖಿಂ ಜಾತಂ ತತ್ಸೀಷಾಮಹಂ ಸುಖಿಸ್ಯ ಹೇತುಜಾರಾತಃ ಇಲು ಮಣಿವಿ ಚಲು ರೋಸು ಕೇಳನ ಪರೋಪಕಾರನಿರತಾಃ ಪರೇಣಾಂ ದ್ರವ್ಯಾದಿಕಂ ದತ್ತಾಂ ಸುಖಿಂ ಕುರ್ವಣಿ ಮಂಯಾ ಪ್ರವಂದ್ರವ್ಯಾದಿಕಂ ಮುಕ್ತಾಂ ಪ್ರಾಪಿ ತೇಣಾಂ ಸುಖಿಂ ಕೃತಮಿತಿ ಮತ್ತಾಂ ರೋಷಂ ತ್ಯಜ । ಅಥವಾ ಮದೀಯಾ ಅನಂತಭ್ರಾನಾದಿಗುಣಾ ನ ಗೃಹಿತಾಸ್ಯೇ : ಕಿಂತು ದೋಷಾ ಏವ ಗೃಹಿತಾ ಇತಿ ಮತ್ತಾಂ ಚ ಕೋಪಂ ತ್ಯಜ, ಅಥವಾ ಮಮ್ಮೆತೇ ದೋಷಾಃ ಸಂತಿ ಸತ್ಯಮಿದಮಸ್ಯ ವಚನಂ ತಥಾಪಿ ರೋಷಂ ತ್ಯಜ, ಅಥವಾ ಮಮ್ಮೆತೇ ದೋಷಾ ನ ಸಂತಿ ತಸ್ಯ ವಚನೇನ ಕಿಂತು ಮಹಂ ದೋಷೀ ಜಾತಸ್ಯಧಾಪಿ, ಕ್ಷಮಿತವ್ಯಮ್, ಅಥವಾ ಪರೋಕ್ಷೇ ದೋಷಗ್ರಹಣಂ ಕರೋತಿ ನ ಚ ಪ್ರತ್ಯಕ್ಷೇ ಸಮೀಚಿಸೋರಸೌ ತಥಾಪಿ ಕ್ಷಮಿತವ್ಯಮ್, ಅಥವಾ ವಚನ ಮಾತ್ರೇಣೈವ ದೋಷಗ್ರಹಣಂ ಕರೋತಿ ನ ಚ ಶರೀರಬಾಧಾಂ ಕರೋತಿ ತಥಾಪಿ ಕ್ಷಮಿತವ್ಯಮ್, ಅಥವಾ ಶರೀರಬಾಧಾಮೇವ ಕರೋತಿ ನ ಚ ಭೇದಾಭೇದರತ್ತತಯಭಾವನಾವಿನಾಶಂ ಚೇತಿ ಮತ್ತಾಂ ಸರ್ವತಾತ್ಪರ್ಯೋಣ ಕ್ಷಮ್ಯಾ ಕರ್ತವ್ಯೇತ್ಯಭಿಪ್ರಾಯಃ ॥೧೮॥

### ಗಾಥ - ೧೮

**ಅನ್ನಯಾಧ್ರ :** :- [ಜಜ] ಒಂದು ವೇಳೆ [ಜೀವಹಂ] ಅಭಿಜಾನಿ ಜೀವರುಗಳಿಗೆ [ಮಹಂತಣಿಂ ಅವಗುಣ-ಗರಹಣಿಂ] ನನ್ನ ದೋಷಗ್ರಹಣ ಮಾಡುವುದರಿಂದ [ಸಂತೋಸು ತೋ] ಸಂತೋಷವಾಗುತ್ತಿದ್ದರೆ [ಹಲಂ ತಹಂ-ಸೋಕ್ಷಹಂ] ನಾನು ಅವರ ಸುಖಿದ [ಹೇಳು ಇಲು ಮಣಿವಿ] ಹೇತುವಾದನೆಂದು ಮನ್ಮಿಸಿ [ರೋಸು ಚಜಿ] ನೀನು ರೋಷವನ್ನ ಬಿಟ್ಟು ಕೊಡು.

**ಭಾವಾಧ್ರ :** :- ನಿದೋಷ ಪರಮಾತ್ಮನಿಂದ ವಿಲಕ್ಷಣವಾದ ಯಾವ ನನ್ನ ದೋಷಗಳಿವೆ ಅವಗಳ ಗ್ರಹಣದಿಂದ ಒಂದು ವೇಳೆ ಅಭಿಜಾನಿ ಜೀವರುಗಳಿಗೆ ಸಂತೋಷವಾಗುತ್ತಿದ್ದರೆ ನನ್ನ ದೋಷಗ್ರಹಣ ಮಾಡುವುದರಿಂದ ಅವರಿಗೆ ಸುಖಿವಾಗುವುದರಿಂದ ನಾನು ಅವರ ಸುಖಿದ ಹೇತುವಾದನು. ಪರೋಪಕಾರದಲ್ಲಿ ನಿಮಗ್ನರಾದ ಅದೆಷ್ಟೋ ಪುರುಷರು ಇತರರಿಗೆ ಹಣ ಮೊದಲಾದವುಗಳನ್ನ ಕೊಟ್ಟು ಸುಖಿಮಾಡುತ್ತಾರೆ, ಆದರೆ ನಾನಂತೂ ಅವರಿಗೆ ಧನಾದಿಗಳನ್ನ ಕೊಡತದ ಸುಖಿ ಮಾಡಿದನೆಂದು ಮನ್ಮಿಸಿ ರೋಷ ಬಿಡಬೇಕು. ಅಥವಾ ನನ್ನ ಅನಂತಭ್ರಾನ ಮೊದಲಾದ ಗುಣಗಳನ್ನಂತೂ ಅವರು ತೆಗೆದುಕೊಂಡಿಲ್ಲ, ಆದರೆ ನನ್ನ ದೋಷಗಳನ್ನೇ ಗೃಹಿಸಿದ್ದಾರೆಂದು ಮನ್ಮಿಸಿಯಾದರೂ ರೋಷ ಬಿಡು, ಅಥವಾ ಈ ದೋಷಗಳು ನನ್ನಲ್ಲಿವೆಯೆಂದು ಅವರ ವಚನ ಸತ್ಯವಿದೆಯೆಂದು ಮನ್ಮಿಸಿ ರೋಷ ಬಿಡು, ಅಥವಾ ಆ ದೋಷಗಳು ನನ್ನಲ್ಲಿಲ್ಲವೆಂದ ಮೇಲೆ ಅವರ ವಚನದಿಂದ ನಾನೇನು ದೋಷಿಯಾಗಿ ಹೋದನೇ ? ಎಂದು ಮನ್ಮಿಸಿ ಕ್ಷಮ್ಯ ಮಾಡುವುದು, ಅಥವಾ ನನ್ನ ದೋಷವನ್ನ ಪರೋಕ್ಷವಾಗಿ ಹೇಳಿದ್ದಾರೆ, ಆದರೆ ನನ್ನ ಸಮಕ್ಷಮ ಹೇಳಿಲ್ಲವೆಂದ ಮೇಲೆ ಒಳ್ಳೆಯದಿದೆಯೆಂದು ಮನ್ಮಿಸಿ ಕ್ಷಮ್ಯ ಮಾಡುವುದು, ಅಥವಾ ಯಾರಾದರೂ ಪ್ರತ್ಯಕ್ಷ ತಮ್ಮ ಎದುರಿಗೇ ದೋಷ ಹೇಳಿದರೆ ವಚನ ಮಾತ್ರದಿಂದ ನನ್ನ ದೋಷಗ್ರಹಣ ಮಾಡಿದ್ದಾರೆ, ಆದರೆ ನನ್ನ ಶರೀರಕ್ಕೆ ಯಾವ ಬಾಧೆ ಮಾಡುತ್ತಿಲ್ಲವೆಂದು ಮನ್ಮಿಸಿ ಕ್ಷಮ್ಯ ಮಾಡುವುದು, ಅಥವಾ ಶರೀರಕ್ಕೆ ಬಾಧೆ ಮಾಡುತ್ತಿದ್ದಾರೆ, ಆದರೆ ಪ್ರಾಣದ ವಿನಾಶಮಾಡುತ್ತಿಲ್ಲವೆಂದು ಮನ್ಮಿಸಿ ಕ್ಷಮಿಸುವುದು, ಅಥವಾ ಪ್ರಾಣದ್ದೇ ವಿನಾಶಮಾಡುತ್ತಿದ್ದಾರೆ ಭೇದಾಭೇದ ರತ್ತತಯದ ಭಾವನೆಯ ವಿನಾಶ ಮಾಡುತ್ತಿಲ್ಲವೆಂದು ಮನ್ಮಿಸಿ ಸರ್ವತಾತ್ಪರ್ಯದಿಂದ ಕ್ಷಮ್ಯ ಮಾಡಬೇಕು.

ಈಗ ಎರಡು ಸೂತ್ರಗಳಿಂದ ಸಮಸ್ಯ ಚಿಂತಿಗಳ ನಿಷೇಧ ಮಾಡುತ್ತಾರೆ,-

ಅಥ ಸರ್ವಾಚಿಂತಾಂ ನಿಷೇಧಯತಿ ಯುಗ್ರೇನ-

ಜೋಜಿಯ ಚಿಂತಿ ಮ ಕಿ ಪಿ ತುಹು ಜಜಿ ಬೀಹೆಲು ದುಕ್ಕಣ್ಣಿ ।  
ತಿಲ-ತುಸ-ಮಿತ್ತು ವಿ ಸಲ್ಲಡಾ ವೇಯಣ ಕರಜಿ ಅವಸ್ಥೆ ॥೧೮॥  
ಯೋಗಿನ್ ಚಿಂತಯ ಮಾ ಕಾಮಪಿ ತ್ವಂ ಯದಿ ಭೀತಃ ದುಃಖಣ್ಣಿ ।  
ತಿಲತುಷಮಾತ್ರ ಮಪಿ ಶಲ್ಯಂ ವೇದನಾಂ ಕರೋತ್ಯವಶ್ಯಮ್ ॥೧೯॥

ಚಿಂತಿ ಮ ಚಿಂತಾಂ ಮಾ ಕಾಜಿಂ : ಕಿಂ ಪಿ ತುಹುಂ ಕಾಮಪಿ ತ್ವಂ ಜೋಜಿಯ ಹೇ ಯೋಗಿನ್ । ಯದಿ ಕರ್ಮ್ । ಜಜಿ ಬೀಹೆಲು ಯದಿ ಬಿಭೇಷಿ । ಕಸ್ಯಿ । ದುಃಖಣ್ಣಿ ಏಿತರಾಗತಾತ್ಮಿಕಾನಂದ್ಯಕರೂಪಾತ್ರ ಪಾರಮಾರ್ಥಿಕಸುಖಾತ್ಮೈಪಕ್ಷಭೂತಸ್ಯಾ ನಾರಕಾದಿದುಃಖಣ್ಣಿ । ಯತಃ ಕಾರಣಾತ್ರ ತಿಲತುಷಮಿತ್ತು ವಿ ಸಲ್ಲಡಾ ತಿಲತುಷಮಾತ್ರ ಮಪಿ ಶಲ್ಯಂ ವೇಯಣ ಕರಜಿ ಅವಸ್ಥೆ ವೇದನಾಂ ಬಾಧಾಂ ಕರೋತ್ಯವಶ್ಯಂ ನಿಯಮೇನ । ಅತ್ಯ ಚಿಂತಾರಹಿತಾತ್ಮರಮಾತ್ಮನಃ ಸಕಾಶಾದ್ವಿಲಕ್ಷಣಾ ಯಾ ವಿಷಯಕಷಾಯಾದಿಚಿಂತಾ ಸಾ ನ ಕರ್ತವ್ಯಾ । ಕಾಂಡಾ-ದಿಶಲ್ಯಮಿವ ದುಃಖಾರಣಾತ್ಮಾದಿತಿ ಭಾವಾಧರ್ಣಃ ॥೨೦॥

ಕಿಂಚ-

### ಗಾಥೆ - ೧೮

**ಅನ್ನಯಾಧರ್ಣ :-** [ಜೋಜಿಯ] ಎಲ್ಲೆ ಯೋಗಿಯೇ ! [ತುಹುಂ] ನೀನು [ಜಜಿ] ಒಂದು ವೇಳೆ [ದುಕ್ಕಣ್ಣಿ-ಬೀಹೆಲು] ದುಃಖದಿಂದ ಭಯಪಡುತ್ತಿದ್ದರೆ [ಕಿ ಪಿ ಮ ಚಿಂತಿ] ಅದರ ಕುರಿತು ಸ್ವಲ್ಪಕೂಡ ಚಿಂತ ಮಾಡಬೇಡ; ಏಕೆಂದರೆ [ತಿಲ-ತುಸ-ಮಿತ್ತು ವಿ ಸಲ್ಲಡಾ] ಎಳ್ಳಿನ ಹೊಟ್ಟಿನಷ್ಟಿರುವ ಶಲ್ಯವು ಕೂಡ [ಅವಸ್ಥೆ] ಅವಶ್ಯವಾಗಿ [ವೇಯಣ ಕರಜಿ] ವೇದನೆಯನ್ನು ಉತ್ಪನ್ನ ಮಾಡುತ್ತದೆ.

**ಭಾವಾಧರ್ಣ :-** ಎಲ್ಲೆ ಯೋಗಿಯೇ ! ನೀನು ಒಂದು ವೇಳೆ ಏಿತರಾಗ ತಾತ್ಮಿಕ ಆನಂದಮಯವು ಏಕರೂಪವಿರುವಂಥ ಪಾರಮಾರ್ಥಿಕ ಸುಖದಿಂದ ಪ್ರತಿಪಕ್ಷಭೂತಗಳಾದ ನರಕ ಮೌದಲಾದವುಗಳ ದುಃಖದಿಂದ ಹೆದರುತ್ತಿದ್ದರೆ ಸ್ವಲ್ಪ ಕೂಡ ವಿಷಯಕಷಾಯದ ಚಿಂತ ಮಾಡಬೇಡ; ಏಕೆಂದರೆ ಎಳ್ಳಿನ ಹೊಟ್ಟಿನಷ್ಟಿರುವ ಶಲ್ಯವು ಕೂಡ ನಿಯಮದಿಂದ ವೇದನೆಯನ್ನು ಉತ್ಪನ್ನ ಮಾಡುತ್ತದೆ.

ಚಿಂತಾರಹಿತನಾದ ಪರಮಾತ್ಮನಿಂದ ವಿಲಕ್ಷಣವಾದ ಯಾವ ವಿಷಯ ಕಷಾಯದ ಚಿಂತೆಯಿದೆ ಅದನ್ನು ಮಾಡಬೇಡ; ಏಕೆಂದರೆ ಕಾಂಡಾದಿಗಳ ಶಲ್ಯವು ಹೇಗೆ ದುಃಖದ ಕಾರಣವಿದೆ ಅದೇ ರೀತಿ ಚಿಂತೆಯು ದುಃಖದ ಕಾರಣವಿದೆಯಿಂಬುದು ಇಲ್ಲಿನ ಭಾವಾಧರ್ಣವಿದೆ.

ಮೋಕ್ಷದ ಚಿಂತೆಯನ್ನು ಕೂಡ ಮಾಡಬೇಡವೆಂದು ಈಗ ಹೇಳುತ್ತಾರೆ,-

ಎಲೆಯೋಗಿ ನೀನು ದುಃಖಕೆದರುತ್ತಿರೆ ಒಂದಿನಿತು ಚಿಂತಿಸದಿರು ।  
ತಿಲತುಷಮಾತ್ರ ಶಲ್ಯಸಹವೇದನೆಯನುಂಟುಮಾಡುವುದವಶ್ಯ ॥೨೧॥

ಮೋಕ್ಷ ಮ ಚಿಂತಹಿ ಜೋಜಿಯಾ ಮೋಕ್ಷ ಣ ಚಿಂತಿಲು ಹೋಜಿ ।  
ಜೇಮ ಣಿಬದ್ಧಲು ಜೀವಡಲು ಮೋಕ್ಷ ಕರೇಸಜಿ ಸೋಜಿ ॥೧೮॥

ಮೋಕ್ಷಂ ಮಾ ಚಿಂತಯ ಯೋಗಿನ್ ಮೋಕ್ಷೋ ನ ಚಿಂತಿತೋ ಭವತಿ ।  
ಯೇನ ನಿಬದ್ಧೋ ಜೀವಃ ಮೋಕ್ಷಂ ಕರಿಷ್ಯತಿ ತದೇವ ॥೧೯॥

ಮೋಕ್ಷ ಇತ್ಯಾದಿ । ಮೋಕ್ಷ ಮ ಚಿಂತಹಿ ಮೋಕ್ಷಚಿಂತಾಂ ಮಾ ಕಾಷಿಫ್ರಾಸ್ತಂ ಜೋಜಿಯಾ ಹೇ ಯೋಗಿನ್ । ಯತಃ ಕಾರಣಾತ್ ವೋಕ್ಷ್ಯ ಣ ಚಿಂತಿಲು ಹೋಲು ರಾಗಾದಿಚಿಂತಾಜಾಲರಹಿತಃ ಕೇವಲಜ್ಞಾನಾದ್ವಾನಂತರುಣವ್ಯಕ್ತಿಸಹಿತೋ ಮೋಕ್ಷಃ ಚಿಂತಿತೋ ನ ಭವತಿ । ತಿಂಂ ಕಥಂ ಭವತಿ । ಜೀಣ ಣಿಬದ್ಧಲು ಜೀವಡಲು ಯೇನ ಮಧ್ಯಾತ್ಮರಾಗಾದಿ ಚಿಂತಾಜಾಲೋಪಾಚಿತೇನ ಕರ್ಮಾಣಾ ಬದ್ಧೋ ಜೀವಃ ಸೋಜಿ ತದೇವ ಕರ್ಮ ಶುಭಾಶುಭವಿಕಲ್ಪಸಮೂಹರಹಿತೇ ಶುದ್ಧಾತ್ಮತತ್ಸರೂಪೇ ಸ್ಥಿತಾನಾಂ ಪರಮಯೋಗಿನಾಂ ಮೋಕ್ಷಿ ಕರೇಸಜಿ ಅನಂತಜ್ಞಾನಾದಿಗುಣೋಪಲಂಭರೂಪಂ ಮೋಕ್ಷಂ ಕರಿಷ್ಯತೀತಿ । ಅತ್ಯ ಯದ್ವಾಪಿ ಸವಿಕಲ್ಪಾಪಂಜಾಯಾಂ ವಿಷಯಕಾರ್ಯಾದ್ವಾಪಧಾನವಂಚನಾಧರ್ಭಂ ಮೋಕ್ಷಮಾಗ್ರೇ ಭಾವನಾದ್ವಾಪಿಕರಣಾಧರ್ಭಂ ಚ ‘ದುಕ್ಷಪ್ರಾಪ್ತಿ ಕರ್ಮಕ್ಷಿಂ ಬೋಧಿಲಾಹೋ ಸುಗಳಿಗಮಣಂ ಸಮಾಹಿಮರಣಂ ಜಿಣಗುಣಸಂಪತ್ತಿ ಹೋಲು ಮಜ್ಜಂ’ ಇತ್ಯಾದಿ ಭಾವನಾ ಕರ್ತವ್ಯಾ ತಥಾಪಿ ವೀತರಾಗನಿವಿಕಲ್ಪಪರಮಸಮಾಧಿಕಾಲೇ ನ ಕರ್ತವ್ಯೇತಿ ಭಾವಾಧರ್ಭಃ ॥೨೦॥

### ಗಾಥ - ೧೮

**ಅನ್ನಯಾಧರ್ಭ :-** [ಜೋಜಿಯಾ] ಎಲ್ಲೆ ಯೋಗಿಯೇ ! ನಿಂದ [ಮೋಕ್ಷ ಮ ಚಿಂತಹಿ] ಮೋಕ್ಷದ ಚಿಂತಯನ್ನು ಕೂಡ ಮಾಡಬೇಡ. ಏಕೆಂದರೆ [ಚಿಂತಿಲು ಮೋಕ್ಷ್ಯ ಣ ಹೋಜಿ] ಚಿಂತ ಮಾಡುವುದರಿಂದ ಮೋಕ್ಷವಾಗುವುದಿಲ್ಲ. [ಜೀಣ] ಅದರಿಂದ [ಜೀವಡಲು] ಜೀವವು [ಣಿಬದ್ಧಲು] ಬಂಧಿಸಲ್ಪಡುತ್ತದೆ. [ಸೋಜಿ] ಆ ಕರ್ಮವೇ ಎಂದರೆ ಆ ಕರ್ಮದ ಬಿಡುಗಡಯೇ [ಮೋಕ್ಷ ಕರೇಸಜಿ] ಮೋಕ್ಷ ಮಾಡಿಸುವುದು.

**ಭಾವಾಧರ್ಭ :-** ಎಲ್ಲೆ ಯೋಗಿಯೇ ! ನಿಂದ ಮೋಕ್ಷದ ಚಿಂತಯನ್ನು ಕೂಡ ಮಾಡಬೇಡ. ಏಕೆಂದರೆ ರಾಗ ಮೊದಲಾದ ಚಿಂತಾಜಾಲದಿಂದ ರಹಿತ ಮತ್ತು ಕೇವಲಜ್ಞಾನ ಮೊದಲಾದ ಅನಂತ ಗುಣಗಳ ವ್ಯಕ್ತತೆಯಿಂದೊಡಗುಬಿಡುವ ಮೋಕ್ಷವು ಚಿಂತ ಮಾಡುವುದರಿಂದ ಪ್ರಾಪ್ತವಾಗುವುದಿಲ್ಲ. ಹಾಗಾದರೆ ಅದು ಹೇಗಾಗುತ್ತದೆಯೆಂಬುದನ್ನು ಹೇಳುತ್ತಾರೆ. ಮಿಥ್ಯಾತ್ಮ, ರಾಗ ಮೊದಲಾದ ಚಿಂತಾಜಾಲದಿಂದ ಉಪಾಚಿಸಲ್ಪಟ್ಟ ಕರ್ಮದಿಂದ ಜೀವಗಳಿಂಬಂಧವಾಗಿವೆ, ಆ ಕರ್ಮದ ಬಿಡುಗಡಯೇ ಶುಭಾಶುಭವಿಕಲ್ಪಸಮೂಹದಿಂದ ರಹಿತರಾದ ಮತ್ತು ಶುದ್ಧಾತ್ಮಸರೂಪದಲ್ಲಿ ಸ್ಥಿರರಾದ ಪರಮಯೋಗಿಗಳಿಗೆ ಅನಂತ ಜ್ಞಾನ ಮೊದಲಾದ ಗುಣಗಳ ಪ್ರಾಪ್ತಿರೂಪವಾದ ಮೋಕ್ಷವು ಆಗುತ್ತದೆ.

ಸವಿಕಲ್ಪಾಂಪಸ್ಯಯಲ್ಲಿ ವಿಷಯ-ಕಷಾಯ ಮೊದಲಾದ ಅಪಧ್ಯಾನದ ವಂಚನಾಧರ್ಭವಾಗಿ ಮತ್ತು ಮೋಕ್ಷ ಮಾಗ್ರದಲ್ಲಿ ಭಾವನೆಯನ್ನು ಧ್ವಂಪಡಿಸುವ ಸಲುವಾಗಿ ಭ. ಕುಂದಕುಂದಾಚಾರ್ಯದೇವರು ಪ್ರಕೃತ ಸಿದ್ಧ

ಮೋಕ್ಷದ ಚಿಂತ ಮಾಡದಿರೆಲೆ ಯೋಗಿ ಚಿಂತಯಿಂ ಮೋಕ್ಷವಾಗದು ।  
ಮೋಕ್ಷ ಮಾಡಿಸುವವು ಜೀವನಿಬದ್ಧವಿರುವಾಕರ್ಮಗಳು ತಾನೆ ॥೨೧॥

ಅಥ ಚತುರ್ವಿಂಶತಿಸೂತ್ರಪ್ರಮಿತಮಹಾಸ್ಥಲಮಧ್ಯೇ ಪರಮಸಮಾಧಿವ್ಯಾಖ್ಯಾನಮುಖ್ಯತ್ವೇನ ಸೂತ್ರಪ್ರಣಮಂತರಸ್ಥಲಂ ಕಥ್ಯತೇ । ತದ್ವಧಾ-

ಪರಮ-ಸಮಾಹಿ-ಮಹಾ-ಸರಹಿ ಜೇ ಬುಡ್ಡಹಿ ಪಜೆವೀ ।

ಅಪ್ರಾಧಕ್ಷಜ ವಿಮಲು ತಹ ಭವ-ಮಲ ಜಂತಿ ವಹೇವಿ ॥೧೮॥

ಪರಮಸಮಾಧಿಮಹಾಸರಸಿ ಯೇ ಮಜ್ಜಂತಿಪ್ರವಿಶ್ಯ ।

ಆತ್ಮಿಷ್ಟತಿ ವಿಮಲಃ ತೇಷಾಂ ಭವಮಲಾನಿ ಯಾಂತಿ ಉಧ್ವಾ ॥೧೮॥

ಜೇ ಬುಡ್ಡಹಿಂ ಯೇ ಕೇಚನಾ ಪುರುಷಾ ಮಗ್ನಾ ಭವಂತಿ । ಕೈ । ಪರಮಸಮಾಹಿಮಹಾಸರಹಿಂ ಪರಮಸಮಾಧಿಮಹಾಸರೋವರೇ । ಕಂ ಕೃತ್ಯಾ ಮಗ್ನಾ ಭವಂತಿ । ಪಜೆವೀವಿ ಪ್ರವಿಶ್ಯ ಸರ್ವಾತ್ಮಪ್ರದೇಶೀರವಗಾಹ್ಯ ಅಪ್ರಾಧಕ್ಷಜ ಚಿದಾನಂದೈಕಸ್ಥಭಾವಃ ಪರಮಾತ್ಮಾ ತಿಷ್ಟತಿ । ಕಥಂಭೂತಃ । ವಿಮಲು ದ್ರವ್ಯಕರ್ಮನೋಕರ್ಮಮತಿ-ಜ್ಞಾನಾದಿಭಾವಗುಣನರ್ನಾರಕಾದಿಭಾವಪರಯಾಯಮಲರಹಿತಃ ತಹಂ ತೇಷಾಂ ಪರಮಸಮಾಧಿರತಪುರುಷಾಣಾಂ ಭವಮಲ ಜಂತಿ ಭವರಹಿತಾತ್ ಶುದ್ಧಾತ್ಮದವ್ಯಾದಿಲಕ್ಷಣಾನಿ ಯಾನಿ ಕರ್ಮಾಣಿ ಭವಮಲ-ಕಾರಣಭೂತಾನಿ ಗಚ್ಛಂತಿ । ಕಂ ಕೃತ್ಯಾ । ವಹೇವಿ ಶುದ್ಧಪರಿಣಾಮನಿರಪ್ರವಾಹೇಣ ಉಧ್ವೇತಿ ಭಾವಾರ್ಥಃ ॥೧೮॥

ಭಕ್ತಿಯಲ್ಲಿ ಹೀಗೆ ಹೇಳುತ್ತಾರೆ,- “ಚತುರ್ವಿಂಶತಿಗಳ ದುಃಖದ ನಾಶವಾಗಲಿ, ಕರ್ಮಗಳ ಕ್ಷಯವಾಗಲಿ, ಚೋಧಿಯ ಲಾಭವಾಗಲಿ, ಸುಗತಿಯಲ್ಲಿ ಎಂದರೆ ಪಂಚಮಗತಿಯಲ್ಲಿ-ಮೋಕ್ಷದಲ್ಲಿ ಗಮನವಾಗಲಿ, ಸಮಾಧಿಮರಣವಾಗಲಿ ಮತ್ತು ಜಿನಗುಣಗಳ ಸಂಪತ್ತಿಯು ನನಗೆ ದೋರಕಲಿ” ಇತ್ಯಾದಿ ಭಾವನೆಗಳನ್ನು ಮಾಡುವುದು ಯೋಗ್ಯವಿದ್ದರೂ ಈಡ ಏತರಾಗ ನಿರ್ವಿಕಲ್ಪ ಪರಮಸಮಾಧಿಯ ಕಾಲದಲ್ಲಿ ಅದನ್ನು ಮಾಡುವುದು ಯೋಗ್ಯವಿಲ್ಲ-ವೆಂಬುದು ಇಲ್ಲಿನ ಭಾವಾರ್ಥವಿದೆ.

ಈಗ ಇಪ್ಪತ್ತನಾಲ್ಕು ಸೂತ್ರಗಳ ಮಹಾಸ್ಥಲದಲ್ಲಿ ಪರಮಸಮಾಧಿಯ ವ್ಯಾಖ್ಯಾನದ ಮುಖ್ಯತೆಯಿಂದ ಆರು ದೋಹಾಸೂತ್ರಗಳ ಅಂತರಸ್ಥಲವನ್ನು ಹೇಳುತ್ತಾರೆ. ಅದು ಈ ಪ್ರಕಾರವಿದೆ,-

### ಗಾಥೆ - ೧೮

**ಅನ್ವಯಾರ್ಥ :** - [ಜೇ] ಯಾವನೋ ಓವರ್ ಮಹಾಪುರುಷನು [ಪರಮ-ಸಮಾಹಿ-ಮಹಾ-ಸರಸಿಂ] ಪರಮ ಸಮಾಧಿರೂಪವಾದ ಮಹಾಸರೋವರದಲ್ಲಿ [ಪಜೆವೀವಿ] ಪ್ರವೇಶಿಸಿ-ಅವಗಾಹನ ಮಾಡಿ [ಬುಡ್ಡಹಿಂ] ಮುಖುಗುಹಾಕುತ್ತಾನೆ-ನಿಮಗ್ನನಾಗುತ್ತಾನೆ [ತಹಂ ವಿಮಲು ಅಪ್ರಾಧ] ಆತನ ವಿಮಲ ಆತ್ಮನು [ಧಕ್ಷಜ] ಸ್ಥಿರನಾಗುತ್ತಾನೆ [ಭವ-ಮಲ] ಭವದ ಕಾರಣರೂಪವಾದಂಥ ಕರ್ಮಮಲವು [ವಹೇವಿ ಜಂತಿ] ಶುದ್ಧ ಪರಿಣಾಮ ರೂಪದ ಆ ಜಲ ಪ್ರವಾಹದಲ್ಲಿ ಹರಿದುಹೋಗುತ್ತದೆ-ತೋಳಿದು ಹೋಗುತ್ತದೆ.

**ಭಾವಾರ್ಥ :** - ಯಾವ ಪುರುಷರು ಪರಮಸಮಾಧಿರೂಪವಾದ ಮಹಾಸರೋವರದಲ್ಲಿ ಸರ್ವಾತ್ಮಪ್ರದೇಶಗಳಿಂದ ಅವಗಾಹನ ಮಾಡಿ ಮಗ್ನರಾಗುತ್ತಾರೆ ಆ ಪರಮಸಮಾಧಿಯಲ್ಲಿ ತತ್ತರಾದ ಪುರುಷರಲ್ಲಿ

ಯಾವನು ಪರಮಸಮಾಧಿ ಮಹಾಸರಸಿ ಸೇರಿ ಮಜ್ಜನಮಾಳ್ಳನು ।

ಅವನ ವಿಮಲಾತ್ಮ ಸ್ಥಿರಗೊಂಡು ಭವಮಲವು ಹರಿದುಹೋಗುವುದು ॥೧೮॥

ಅಧ್ಯ-

ಸಯಲ-ವಿಯಪ್ಪಹ ಜೋ ವಿಲಣ ಪರಮ-ಸಮಾಹಿ ಭಣಂತಿ ।  
ತೇಣ ಸುಹಾಸುಹ-ಭಾವಡಾ ಮುಣ ಸಯಲವಿ ಮೇಲ್ಲಂತಿ ॥೧೯೦॥

ಸಕಲವಿಕಲ್ಪನಾಂ ಯಃ ವಿಲಯಃ (ತಂ) ಪರಮಸಮಾಧಿಂ ಭಣಂತಿ ।  
ತೇನ ಶುಭಾಶುಭಭಾವಾನ್ ಮುನಯಃ ಸಕಲಾನಪಿ ಮುಂಚಂತಿ ॥೧೯೦॥

ಭಣಂತಿ ಕಥಯಂತಿ । ಕೇ ತೇ । ಏತರಾಗಸರ್ವಜ್ಞಾಃ । ಕಂ ಭಣಂತಿ । ಪರಮಸಮಾಹಿ ಏತರಾಗಪರಮ-ಸಾಮಾಂಯಿಕರೂಪಂ ಪರಮಸಮಾಧಿಕಂ ಜೋ ವಿಲಣ ಯಂ ವಿಲಯಂ ವಿನಾಶಮ್ । ಕೇಷಾಮ್ । ಸಯಲವಿಯಪ್ಪಹಂ ನಿರ್ವಿಕಲ್ಪತರಮಾತ್ಮಸ್ವರೂಪಾತ್ಮತಿಕೂಲಾನಾಂ ಸಮಸ್ತವಿಕಲ್ಪನಾಂ ತೇಣ ತೇನಕಾರಣೇನಮೇಲ್ಲಂತಿ ಮುಂಚಂತಿ । ಕೇ ಕತಾರಃ । ಮುಣ ಪರಮಾರ್ಥಧಾರ್ಶನರತಾಸಪ್ರೋಧನಾಃ । ಕಾನ್ ಮುಂಚಂತಿ । ಸುಹಾಸುಹಭಾವಡಾ ಶುಭಾಶುಭಮನೋವಚನಕಾಯವ್ಯಾಪಾರರಹಿತಾನ್ ಶುದ್ಧಾತ್ಮದವ್ಯಾದಿಪರೀತಾನ್ ಶುಭಾಶುಭಭಾವಾನ್ ಪರಿಣಾಮಾನ್ । ಕತಿಂಬಿಮ್ಯೋಪೇತಾನ್ । ಸಯಲ ವಿ ಸಮಸ್ತಾನಪಿ । ಅಯಂ ಭಾವಾಧಾರಃ । ಸಮಸ್ತಪರದ್ವವ್ಯಾಶಾರಹಿತಾತ್ ಸ್ವಶುದ್ಧಾತ್ಮಾಭಾವಾದಿಪರೀತಾ ಯಾ ಆಶಾಪೀಠಲೋಕಪರಲೋಕಾಶಾಯಾವತ್ತಿಷ್ಟುತಿ ಮನಸಿತಾಪದ್ ದುಃಖೀ ಜೀವ ಇತಿ ಜ್ಞಾತಾ ಸರ್ವಪರದ್ವವ್ಯಾಶಾರಹಿತ-ಶುದ್ಧಾತ್ಮದವ್ಯಾಭಾವನಾ ಕರ್ತವ್ಯೇತಿ । ತಥಾ ಜೋಕ್ತಮ್-‘ಆಶಾಪಿಶಾಯಗಿಂಬಿ ಜೀವೋ ಪಾವೇಜಿ ದಾರುಣಂ ದುಕ್ಷಂ । ಆಸಾ ಚಾಹಂ ಣೀಯತ್ವಾತಾಹಂ ಣೀಯತ್ವಾಜಂ ಸಯಲದುಕ್ಷಾಜಂ ॥’ ॥೧೯೦॥

ದ್ರವ್ಯಕರ್ಮ, ಸೋಕರ್ಮ, ಮತಿಜ್ಞಾನ ಮೌದಲಾದ ವಿಭಾವಗುಣಗಳು ಮತ್ತು ನರ-ನಾರಕ ಮೌದಲಾದ ವಿಭಾವ ಪರ್ಯಾಯರೂಪದ ಮಲದಿಂದ ರಹಿತನಾದ ಚಿದಾನಂದ ಸ್ವಭಾವರೂಪದ ಪರಮಾತ್ಮನು ಸ್ವಿರನಾಗುತ್ತಾನೆ ಮತ್ತು ಭವರಹಿತ ಶುದ್ಧಾತ್ಮದವ್ಯಾದಿಂದ ವಿಲಕ್ಷಣವಾದ ಭವಮಲದ ಕಾರಣರೂಪದ ಕರ್ಮಗಳು ಶುದ್ಧಪರಿಣಾಮ ರೂಪವಾದ ಜಲಪ್ರವಾಹದಲ್ಲಿ ತೊಳೆದು ಹೋಗುತ್ತವೆಂಬುದು ಇಲ್ಲಿನ ಭಾವಾಧಾರವಿದೆ.

ಈಗ ಮತ್ತೆ ಪರಮಸಮಾಧಿಯ ಲಕ್ಷಣ ಹೇಳುತ್ತಾರೆ,-

ಗಾಢ - ೧೯೦

ಅನ್ನಯಾಧರ :- [ಸಯಲ-ವಿಯಪ್ಪಹಂ] ಸಮಸ್ತ ವಿಕಲ್ಪಗಳ [ಜೋ ವಿಲಣ] ಯಾವ ವಿಲಯವಾಯಿತು ಅದನ್ನು ಏತರಾಗ ಸರ್ವಜ್ಞದೇವರು [ಪರಮ-ಸಮಾಹಿ ಭಣಂತಿ] ಪರಮಸಮಾಧಿಯೆಂದು ಹೇಳಿದಾರೆ. [ತೇಣ] ಅದರಿಂದ [ಮುಣ] ಮನಸಿಗಳು [ಸಯಲವಿ ಸುಹಾಸುಹ-ಭಾವಡಾ] ಸಮಸ್ತ ಶುಭಾಶುಭ ಪರಿಣಾಮಗಳನ್ನು [ಮೇಲ್ಲಂತಿ] ಬಿಟ್ಟುಕೊಟ್ಟಿರುತ್ತಾರೆ.

ಭಾವಾಧರ :- ನಿರ್ವಿಕಲ್ಪ ಪರಮಾತ್ಮ ಸ್ವರೂಪದಿಂದ ಪ್ರತಿಕೂಲವಾದ ಸಮಸ್ತ ವಿಕಲ್ಪಗಳು ವಿನಾಶವಾಗುವುದನ್ನು ಏತರಾಗ ಸರ್ವಜ್ಞದೇವರು ಏತರಾಗ ಪರಮಸಮಾಯಿಕರೂಪವಾದ ಪರಮಸಮಾಧಿ

ಸಕಲವಿಕಲ್ಪಗಳ ವಿನಾಶವನು ಪರಮಸಮಾಧಿಯಿನ್ನುವರು ।  
ಸಕಲಶುಭಾಶುಭಭಾವಗಳನದರಿಂದ ತ್ಯಜಿಸುವರು ಮನಸಿಗಳು ॥೧೯೦॥

**ಅಧ-**

ಫೋರು ಕರಂತು ವಿ ತವ-ಚರಣ ಸಯಲ ವಿ ಸತ್ತ ಮುಣಂತು ।  
ಪರಮ-ಸಮಾಹಿ-ವಿವಜ್ಞಯಲು ಇವಿ ದೇಕ್ಕು ಇ ಸಿಲು ಸಂತು ॥೧೯॥

ಫೋರಂ ಕುರ್ವಾ ಅಪಿ ತಪಶ್ಚರಣಂ ಸಕಲಾನ್ಯಾಂಷಿ ಶಾಸ್ತ್ರಾಂಷಿ ಮನ್ಯಾಮಾನ ।  
ಪರಮಸಮಾಧಿವಿವಚಿತಃ ನೈವ ಪಶ್ಯತಿ ಶಿವಂ ಶಾಂತಮ್ ॥೨೦॥

ಕರಂತು ವಿ ಕುರ್ವಾಖೋರ್ಪಿ । ಶಿಮ್ । ತವಚರಣ ಸಮಸ್ತಪರದ್ವೈಚಾಘಾವಚಿತಂ ಶುದ್ಧಾತ್ಮಾನು-  
ಭೂತಿರಹಿತಂ ತಪಶ್ಚರಣಮ್ । ಕಥಂಭೂತಮ್ । ಫೋರಂ ದುಧರಂ ವ್ಯಕ್ತಮೂಲಾತಾಪನಾದಿ-  
ರೂಪಮ್ । ನ ಕೇವಲಂ ತಪಶ್ಚರಣಂ ಕುರ್ವಾ । ಸಯಲ ವಿ ಸತ್ತ ಮುಣಂತು ಶಾಸ್ತ್ರಜನಿತವಿಕಲ್ಪತಾತ್ಮಯ-  
ರಹಿತಾತ್ಮ ಪರಮಾತ್ಮಸ್ವರೂಪಾತ್ಮ ಪ್ರತಿಪಕ್ಷಭೂತಾನಿ ಸರ್ವಶಾಸ್ತ್ರಾಂಷಿ ಜಾನನ್ । ಇತಂಭೂತೋರ್ಪಿ ಸನ್  
ಪರಮಸಮಾಹಿವಿವಜ್ಞಯಲು ಯದಿ ಚೇದ್ರಾಗಾದಿವಿಕಲ್ಪರಹಿತಪರಮಸಮಾಧಿವಿವಚಿತೋ ಭವತಿ ತಹಿತ ಇವಿ

ಯೆಂದು ಹೇಳಿದ್ದಾರೆ. ಆದುದರಿಂದ ಪರಮಾರ್ಥದ ಧ್ಯಾನರತರಾದ ತಪೋಧನರು ಸಮಸ್ತ ಶುಭಾಶುಭ  
ಮನವಚನಕಾಯವ್ಯಾಪಾರದಿಂದ ರಹಿತವಾದಂಥ ಶುದ್ಧ ಆತ್ಮದ್ರವ್ಯದಿಂದ ವಿವರೀತವಾದ ಶುಭಾಶುಭ  
ಪರಿಣಾಮಗಳನ್ನು ಬಿಟ್ಟಕೊಟ್ಟಿರುತ್ತಾರೆ.

ಸಮಸ್ತಪರದ್ವೈದ ಆಶೇಯಿಂದ ರಹಿತವಾದಂಥ ನಿಜಶುದ್ಧತ್ವಸ್ವಭಾವದಿಂದ ವಿವರೀತವಾದ ಯಾವ ಈ  
ಲೋಕ ಮತ್ತು ಪರಲೋಕದ ಆಶೇಯ ಎಲ್ಲಿಯವರೆಗೆ ಮನಸ್ಸಿನಲ್ಲಿರುತ್ತದೆ ಅಲ್ಲಿಯವರೆಗೆ ಜೀವನು  
ದುಃಖಿಯಿದ್ದಾನೆಂದು ತಿಳಿದುಕೊಂಡು ಸಮಸ್ತಪರದ್ವೈದ ಆಶೇಯಿಂದ ರಹಿತವಾದ ಶುದ್ಧತ್ವದ್ವೈದ ಭಾವನೆ  
ಮಾಡಬೇಕೆಂಬುದು ಇಲ್ಲಿನ ಭಾವಾರ್ಥವಿದೆ.

ಹಾಗೆ ಇತರೆಡೆಯೂ ಹೇಳಿದ್ದಾರೆ ‘ಆರಾರೂಪದ ಶಿಶಾಸ್ತ್ರಿಯಿಂದ ಗ್ರಹಣಾದ ಜೀವನು ದಾರುಣಿಯಾಂಶಿ  
ವಡೆಯುತ್ತಾನೆ. ಅವನು ಒಂದು ವೇಳೆ ಆಶೇಯನ್ನು ಬಿಟ್ಟಕೊಟ್ಟರೆ ಸಮಸ್ತ ದುಃಖಗಳಿಂದ ಮುಕ್ತನಾಗುತ್ತಾನೆ.’

ಪರಮಸಮಾಧಿಯಿಲ್ಲದೆ ಶುದ್ಧತ್ವನು ಕಂಡು ಬರುವ ಸಾಧ್ಯತೆಯಿಲ್ಲವಂದು ಈಗ ಹೇಳುತ್ತಾರೆ,-

**ಗಾಢ - ೧೯**

**ಅನ್ಯಾಧಿ :-** ಯಾವ ಮನಿಸು [ಫೋರುತವ-ಚರಣ ಕರಂತು ವಿ] ಫೋರ ತಪಶ್ಚಯ-  
ಮಾಡುತ್ತಿದ್ದರೂ ಮತ್ತು [ಸಯಲ ಸತ್ತ ಮುಣಂತು ವಿ] ಸರ್ವಶಾಸ್ತ್ರಗಳನ್ನು ತಿಳಿಯುತ್ತಿದ್ದರೂ ಕೂಡ ಅವನು  
[ಪರಮ-ಸಮಾಹಿ-ವಿಜ್ಞಯಲು] ಪರಮಸಮಾಧಿಯಿಂದ ರಹಿತನಿದ್ದರೆ [ಸಂತು ಸಿಲು] ಶಾಂತ ಮತ್ತು  
ಶಿವನನ್ನು [ಇವಿ ದೇಕ್ಕು ಇ] ನೋಡುವ ಸಾಧ್ಯತೆಯಿಲ್ಲ.

**ಭಾವಾರ್ಥ :-** ಸಮಸ್ತಪರದ್ವೈಗಳ ಇಚ್ಛೆಯಿಂದ ರಹಿತ ಮತ್ತು ಶುದ್ಧತ್ವನ ಅನುಭೂತಿಯಿಂದ

ಫೋರ ತಪಶ್ಚರಣ ಮಾಡಿದರು ಸಕಲಶಾಸ್ತ್ರಗಳ ತಿಳಿದರು ಸಹ ।  
ಪರಮಸಮಾಧಿ ವಿವಚಿತನು ಶಾಂತಶಿವ ಕಾಣುವುದಸಾಧ್ಯವಿದೆ ॥೨೦॥

ದೇಕ್ಷಿಂ ನ ಪಶ್ಚಿತ್ | ಕರ್ಮ | ಸಿಲು ಶಿವಂ ಶಿವಶಿಬ್ದಿವಾಚ್ಯಂ ವಿಶುದ್ಧಜ್ಞಾನದರ್ಶನಸ್ವಭಾವಂ ಸ್ವದೇಹಸ್ಥಮಪಿ ಚ ಪರಮಾತ್ಮಾನಿಮಿ | ಕಥಂಭೂತಮ್ | ಸಂತು ರಾಗದ್ವೇಷಮೋಹರಹಿತತ್ವೇನ ಶಾಂತಂ ಪರಮೋಪಶಮರೂಪಮಿತಿ | ಇದಮತ್ತ ತಾತ್ಪರ್ಯಮ್ | ಯದಿ ನಿಜಶುದ್ಧಾತ್ಮೈ ಪೋಪಾದೇಯ ಇತಿ ಮತ್ತಾ ತಾತ್ಪರಕತ್ವೇನ ತದನುಕೂಲಂ ತಪಶ್ಚರಣಂ ಕರೋತಿ ತತ್ಪರಿಜ್ಞಾನಸಾಧಕಂ ಚ ಪರತಿ ತದಾ ಪರಂಪರಯಾ ಮೋಕ್ಷಸಾಧಕಂ ಭವತಿ, ಮೋ ಚೀತ್ ಪೃಣಾಬಂಧಕಾರಣಂ ತಮೇವೇತಿ | ನಿರ್ವಿಕಲ್ಪಸಮಾಧಿರಹಿತಾಃ ಸಂತಃ ಆತ್ಮರೂಪಂ ನ ಪಶ್ಚಂತಿ | ತಥಾ ಚೋಕ್ತಮ್ - ‘ಆನಂದಂ ಬ್ರಹ್ಮಣೋ ರೂಪಂ ನಿಜದೇಹೇ ವ್ಯವಸ್ಥಿತಮ್ | ಧ್ಯಾನಹಿನಾ ನ ಪಶ್ಚಂತಿ | ಜಾತ್ಯಂಧಾ ಇವ ಭಾಸ್ತರಮ್’ ||’ ||೧೮||

ಅಥ-

ವಿಷಯ-ಕಾಂತ ವಿ ಜೀ ಣ ಸಮಾಹಿ ಕರಂತಿ |

ತೇ ಪರಮಪ್ರಹ ಜೋಜಿಯಾ ಣವಿ ಆರಾಹಯ ಹೋಂತಿ ||೧೯||

ವಿಷಯ-ಕಾಂತ ವಿ ನಿರ್ವಾಲ್ಯ ಯೀ ನ ಸಮಾಧಿಂ ಕುರ್ವಂತಿ |

ತೇ ಪರಮಾತ್ಮನಃಯೋಗಿನಾ ಸ್ವೇವ ಆರಾಧಕಾ ಭವಂತಿ ||೨೦||

ಜೀ ಯೀ ಕೇಳನ ಣ ಕರಂತಿ ನ ಕುರ್ವಂತಿ | ಕರ್ಮ | ಸಮಾಹಿ ಶ್ರಿಗುಣಿಗುಪ್ರಪರಮಸಮಾಧಿಮ್ |  
ಕಿಂ ಕೃತ್ವಾ ಪೂರ್ವಮ್ | ಜೀದ್ವಲಿವಿ ನಿರ್ಮಾಲ್ಯ | ಕಾನಪಿ ವಿಷಯ-ಕಾಂತ ವಿ ನಿರ್ವಿಷಯ-ಕಾಂತ

ರಹಿತವಾಗಿ ವೃಕ್ಷದ ಮೂಲದಲ್ಲಿ ಎಂದರೆ ಮಳಗಾಲದಲ್ಲಿ ವೃಕ್ಷದ ಕೆಳಗೆ, ಚೆಳಗಾಲದಲ್ಲಿ ನದಿಯ ದಡದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಪರ್ವತ ಶಿಶಿರದಮೇಲೆ ಕುಳಿತು ಫೋರ ತಪಶ್ಚಿರ್ಯ ಮಾಡಿದರೂ ಕೂಡ ಮತ್ತು ಶಾಸ್ತ್ರಜನಿತ ವಿಕಲ್ಪಗಳ ತಾತ್ಪರ್ಯದಿಂದ ರಹಿತವಾದ ಪರಮಾತ್ಮ ಸ್ವರೂಪದಿಂದ ಪ್ರತಿಪಕ್ಷಭೂತವಾದ ಸಮಸ್ತ ಶಾಸ್ತ್ರಗಳನ್ನು ತಿಳಿದರೂ ಕೂಡ ಯಾವ ಮುನಿಯು ರಾಗ ಮೊದಲಾದ ವಿಕಲ್ಪಗಳಿಂದ ರಹಿತವಾದ ಪರಮಸಮಾಧಿಯಿಂದ ರಹಿತನಿದ್ವಾನೇ ಅವನು ಪರಮಾತ್ಮನನ್ನು ಎಂದರೆ ರಾಗ-ದ್ವೇಷ ಮೋಹರಹಿತನಿರುಪದರಿಂದ ಪರಮೋಪಶಮರೂಪದ ಶಾಂತ ‘ಶಿವ’ ಶಬ್ದದಿಂದ ವಾಚ್ಯನಾದಂಥ, ವಿಶುದ್ಧಜ್ಞಾನ-ವಿಶುದ್ಧದರ್ಶನವು ಸ್ವಭಾವವಿರುವಂಥ ಮತ್ತು ನಿಜದೇಹದಲ್ಲಿದ್ದರೂ ಕೂಡ ಪರಮಾತ್ಮನನ್ನು ನೋಡುವ ಸಾಧ್ಯತೆಯಲ್ಲ.

ಯಾವನು ನಿಜಶುದ್ಧಾತ್ಮನೇ ಉಪಾದೇಯನಿದ್ವಾನೆಂದು ತಿಳಿದುಕೊಂಡು ಅವನ ಸಾಧಕ ರೂಪವಾದ ಅವನಿಗೆ ಅನುಕೂಲವಾದ ತಪಶ್ಚಿರ್ಯ ಮಾಡಿದರೆ ಮತ್ತು ಅವನ ಜ್ಞಾನದ ಸಾಧಕವಾದ ಶಾಸ್ತ್ರಗಳನ್ನು ಅಭ್ಯಸಿಸಿದರೆ ಅವನು ಪರಂಪರೆಯಿಂದ ಮೋಕ್ಷದ ಸಾಧಕನಿದ್ವಾನೆ, ಇಲ್ಲದಿದ್ದರೆ ಆ ತಪಶ್ಚಿರ್ಯ ಮತ್ತು ಶಾಸ್ತ್ರಾಧ್ಯಯನವು ಕೇವಲ ಪೃಣಾಬಂಧದ ಕಾರಣವೇ ಇದೆ. ಇನ್ನು ನಿರ್ವಿಕಲ್ಪಸಮಾಧಿಯಿಂದ ರಹಿತರಿರುವಂಥ ಸಂತರು ಆತ್ಮರೂಪವನ್ನು ನೋಡುವ ಸಾಧ್ಯತೆಯಲ್ಲಿವೆಂಬುದು ಇಲ್ಲಿನ ತಾತ್ಪರ್ಯವಿದೆ. ಹಾಗೆ ಹೇಳಿಯೂ ಇದ್ದಾರೆ-‘ಬ್ರಹ್ಮನ ರೂಪ ಆನಂದವಿದ್ವ ಅವನು ತಮ್ಮ ದೇಹದಲ್ಲಿದ್ವಾನೆ. ಯಾವ ಪ್ರಕಾರ ಮಟ್ಟ ಕುರುಡರು ಸೂರ್ಯನನ್ನು ನೋಡುವ ಸಾಧ್ಯತೆಯಲ್ಲ ಅದೇ ಪ್ರಕಾರ ಧ್ಯಾನದಿಂದ ರಹಿತರಾದ ಪುರುಷರು ಆತ್ಮನನ್ನು ನೋಡುವ ಸಾಧ್ಯತೆಯಲ್ಲ.’

ಯಾವನು ವಿಷಯ-ಕಾಂತ ಕಿತ್ತಸೆದು ಸಮಾಧಿಯನು ಮಾಡನು |

ಅವನು ನಿಶ್ಚಯದಿ ಪರಮಾತ್ಮನ ಆರಾಧಕನೆ ಇಲ್ಲಿಲೇ ಯೋಗಿ ||೨೧||

ಶುದ್ಧಾತ್ಮತತ್ವಾತ್ಮ ಪ್ರತಿಪಕ್ಷಭೂತಾನ್ ವಿಷಯಕವಾಯಾನಂಬಿ ತೇ ಣಿವಿ ಆರಾಹಯ ಹೋಂತಿ ತೇ ಸೈವಾರಾಧಕಾ ಭವಂತಿ ಜೋಜಯಾ ಹೇ ಯೋಗಿನ್ । ಕಸ್ಯಾರಾಧಕಾ ನ ಭವಂತಿ । ಪರಮಪ್ರಹಂ ನಿದೋಂಷಿಪರಮಾತ್ಮನ ಇತಿ । ತಥಾಹಿ । ವಿಷಯಕವಾಯನಿವೃತ್ತಿರೂಪಂ ಶುದ್ಧಾತ್ಮನಭೂತಿಸ್ವಭಾವಂ ವೈರಾಗ್ಯಂ, ಶುದ್ಧಾತ್ಮೋಪಲಬ್ಧಿರೂಪಂ ತತ್ತ್ವವಿಜ್ಞಾನಂ, ಬಾಹ್ಯಾಭ್ಯಂತರಪರಿಗ್ರಹಪರಿತ್ಯಾಗರೂಪಂ ಸೈಗ್ರಂಧ್ಯಂ, ನಿಂಜಂತಾತ್ಮನಭೂತಿರೂಪಾ ವಶಚಿತ್ತತಾ, ಏಂತರಾಗನಿವಿ-ಕಲ್ಪಸಮಾಧಿಬಹಿರಂಗ ಸಹಕಾರಿಭೂತಂ ಜಿತಪರೀಷಹತ್ತಂ ಚೀತಿ ಪಂಚೈತಾನ್ ಧ್ಯಾನಹೇತೊನ್ ಜ್ಞಾತ್ಮಾ ಭಾವಯಿತ್ವಾ ಚ ಧ್ಯಾನಂ ಕರ್ತವ್ಯಮಿತಿ ಭಾವಾರ್ಥಃ । ತಥಾ ಜೋಕ್ತಮ್ - 'ವೈರಾಗ್ಯಂ ತತ್ತ್ವವಿಜ್ಞಾನಂ ಸೈಗ್ರಂಧ್ಯಂ ವಶಚಿತ್ತತಾ । ಜಿತಪರೀಷಹತ್ತಂ ಚ ಪಂಚೈತೇ ಧ್ಯಾನಹೇತವೇ' ॥೧೮॥

ಅಥ-

ಪರಮ-ಸಮಾಹಿ ಧರೇವಿ ಮುಣಿ ಜೇ ಪರಬಂಭು ಣ ಜಂತಿ ।  
ತೇ ಭವ-ದುಕ್ಷಿಂ ಬಹುವಿಹಜಿ ಕಾಲು ಅಣಂತು ಸಹಂತಿ ॥೧೯॥

ಈಗ ಮತ್ತೆ ವಿಷಯಕವಾಯಗಳ ನಿಷೇಧ ಮಾಡುತ್ತಾರೆ,-

ಗಾಥೆ - ೧೯

**ಅನ್ನಯಾರ್ಥ:** :- [ಜೋಜಯಾ] ಎಲ್ಲೆ ಯೋಗಿಯೇ ! [ಜೇ] ಯಾರು [ವಿಷಯ-ಕಸಾಯ ವಿ] ವಿಷಯಕವಾಯಗಳನ್ನು ಕೂಡ [ಣಿದ್ವಲಿವಿ] ಬೇರು ಸಹಿತ ಕಿತ್ತು ಎಸೆದು [ಸಮಾಹಿ ಣ ಕರಂತಿ] ಸಮಾಧಿಧಾರಣ ಮಾಡುವುದಿಲ್ಲ [ತೇ] ಅವರು [ಪರಮಪ್ರಹಂ] ಪರಮಾತ್ಮನ [ಆರಾಹಯ ಣಿವಿ ಹೋಂತಿ] ಆರಾಧಕರೇ ಇಲ್ಲ.

**ಭಾವಾರ್ಥ:** :- ಎಲ್ಲೆ ಯೋಗಿಯೇ ! ಯಾರು ವಿಷಯಕವಾಯಗಳಿಂದ ರಹಿತವಾದ ಶುದ್ಧಾತ್ಮತತ್ವ ದಿಂದ ಪ್ರತಿಪಕ್ಷಭೂತವಾದ ವಿಷಯಕವಾಯಗಳನ್ನು ಕೂಡ ನಿಮೂಲ ಮಾಡಿ ಎಂದರೆ ಬೇರುಸಹಿತ ಕಿತ್ತು ಎಸೆದು ಮೂರು ಗುಪ್ತಿಗಳಿಂದ ಗುಪ್ತವಾದ ಪರಮಸಮಾಧಿಯನ್ನು ಮಾಡುವುದಿಲ್ಲ ಅವರು ನಿದೋಂಷ ಪರಮಾತ್ಮನ ಆರಾಧಕರೇ ಇಲ್ಲ.

೧) ವಿಷಯಕವಾಯಗಳ ನಿವೃತ್ತಿರೂಪ ಮತ್ತು ಶುದ್ಧಾತ್ಮನ ಅನುಭೂತಿ ಸ್ವಭಾವವುಳ್ಳ ವೈರಾಗ್ಯ, ೨) ಶುದ್ಧಾತ್ಮನ ಉಪಲಬ್ಧಿರೂಪವಾದ ತತ್ತ್ವವಿಜ್ಞಾನ, ೩) ಬಾಹ್ಯಾಭ್ಯಂತರಪರಿಗ್ರಹದ ತ್ಯಾಗರೂಪವಾದ ಸೈಗ್ರಂಧ್ಯತೆ, ೪) ನಿಂಜಿತ ಆತ್ಮನ ಅನುಭೂತಿರೂಪದ್ದೆ ಜಿತಪರಶತೆ-ಮನೋಜಯ ಮತ್ತು ೫) ಏಂತರಾಗ ನಿವಿ-ಕಲ್ಪಸಮಾಧಿಗೆ ಬಹಿರಂಗ ಸಹಕಾರಿಕಾರಣಭೂತವಾದ ಪರಿಷಹಜಯವೆಂಬ ಈ ಇದು ಧ್ಯಾನದ ಹೇತುಗಳನ್ನು ತಿಳಿದುಕೊಂಡು ಮತ್ತು ಅವನ್ನು ಭಾವಿಸಿ ಧ್ಯಾನಮಾಡಬೇಕೆಂಬುದು ಇಲ್ಲಿನ ಭಾವಾರ್ಥವಿದೆ. ಮತ್ತು ಇತರೆಡೆ ಹಾಗೆ ಹೇಳಿಯೂ ಇದ್ದಾರೆ-'೧) ವೈರಾಗ್ಯ, ೨) ತತ್ತ್ವವಿಜ್ಞಾನ, ೩) ಸೈಗ್ರಂಧ್ಯ, ೪) ಜಿತದವಶತೆ ಮತ್ತು ೫) ಪರಿಷಹಜಯವೆಂದು ಇವು ಇದು ಧ್ಯಾನದ ಹೇತುಗಳವೇ.

ಈಗ ಮತ್ತೆ ಪರಮಸಮಾಧಿಯ ಮಹಿಮೆಯನ್ನು ಹೇಳುತ್ತಾರೆ,-

ಗಾಥೆ - ೨೦

**ಅನ್ನಯಾರ್ಥ:** :- [ಜೇ ಮುಣಿ] ಯಾವ ಮುನಿಗಳು [ಪರಮ-ಸಮಾಹಿ ಧರೇವಿ] ಪರಮಸಮಾಧಿಯನ್ನು ಧಾರಣಮಾಡಿ ಕೂಡ [ಪರಬಂಭು ಣ ಜಂತಿ] ಪರಮಾತ್ಮ ಸ್ವರೂಪವನ್ನು ಪಡೆಯುವುದಿಲ್ಲ ಎಂದರೆ

ಯಾವ ಮುನಿ ಪರಮಸಮಾಧಿಧರಿಸಿ ಸಹ ಪರಬೋಮೃಷಣನು ತಿಳಿಯನು ।

ಅವನು ಅನಂತಕಾಲದವರೆಗೆ ಪಲತೆರದ ಭವದುಃಖ ಸಹಿಸುವನು ॥೨೦॥

**ಪರಮಸಮಾಧಿಂ ಧೃತ್ಯಾಪಿ ಮುನಯಃ ಯೇ ಪರಬ್ರಹ್ಮನ ಯಾಂತಿ ।**

**ತೇ ಭವದುಃಖಾನಿ ಬಹುವಿಧಾನಿ ಕಾಲಂ ಅನಂತಂ ಸಹಂತೇ ॥೧೯॥**

ಜೇ ಯೇ ಕೇಳನ ಮುಖ ಮುನಯಃ ನಾ ಜಂತಿ ನ ಗಚ್ಛಂತಿ ಇಂ ಕರ್ಮತಾಪನ್ನಮ್ | ಪರಬಂಭುಪರಮಬ್ರಹ್ಮ ಪರಬ್ರಹ್ಮಶಬ್ದವಾಚ್ಯಂ ನಿಜದೇಹಸ್ಥಂ ಕೇವಲಜ್ಞಾನಾಧ್ಯ ನಂತರಗುಣಸ್ಥಾಪಂ ಪರಮಾತ್ಮಸ್ವರೂಪಮ್ | ಕಿಂ ಕೃತ್ಯಾಪೂರ್ವಾಪ್ಮ್ | ಪರಮಸಮಾಧಿ ಧರೇವಿ ವೀತರಾಗತಾತ್ಮಿಕ್ತಚಿದಾನಂದೈಕಾನುಭೂತಿರೂಪಂ ಪರಮಸಮಾಧಿಂ ಧೃತ್ಯಾ ತೇ ಪೂರ್ವೋಕ್ತಶುದ್ಧಾತ್ಮಭಾವನಾರಹಿತಾಃ ಪುರುಷಾಃ ಸಹಂತಿ ಸಹಂತೇ | ಕಾನಿ ಕರ್ಮತಾಪನ್ನಾನಿ | ಭವದುಷ್ಣಿಂ ವೀತರಾಗಪರಮಾಹಾದರೂಪಾತ್ | ಪಾರಮಾಧಿಕಸುಖಾತ್ | ಪ್ರತಿಪಕ್ಷಭೂತಾನಿ ನರನಾರಕಾದಿಭವದುಃಖಾನಿ | ಕತಿಂಶಂಖ್ಯೋಽಪೇತಾನಿ | ಬಹುವಿಹಣಂ ಶಾರೀರಮಾನಸಾದಿಭೇದೇನ ಬಹುವಿಧಾನಿ | ಶಿಯಂತಂ ಕಾಲಂ ಕಾಲು ಅಣಂತು | ಅನಂತಕಾಲಪರ್ಯಾಂತಮಿತಿ | ಅತ್ಯೇದಂ ವ್ಯಾಖ್ಯಾನಂ ಜ್ಞಾತ್ಯಾ ನಿಜಶುದ್ಧಾತ್ಮನಿ ಸಿಫ್ತಾಂತಿ ರಾಗದ್ವೇಷಾದಿಸಮಸ್ತವಿಭಾವತ್ಯಾಗೇನ ಭಾವನಾ ಕರ್ತವ್ಯೇತಿ ತಾತ್ಪರ್ಯಾಪ್ಮ್ | ॥೧೯॥

ಅಥ-

**ಜಾಮು ಸಹಾಸುಹ-ಭಾವಡಾ ಣಾವಿ ಸಯಲ ವಿ ತುಟ್ಟಂತಿ ।**

**ಪರಮ-ಸಮಾಧಿ ಣ ತಾಮು ಕೇವುಲಿ ಏಮು ಭಣಂತಿ ॥೧೯॥**

ತಿಳಿಯುಪುದಿಲ್ಲ [ತೇಂ] ಅವರು-ಪೂರ್ವೋಕ್ತ ಶುದ್ಧಾತ್ಮನ ಭಾವನೆಯಿಂದ ರಹಿತರಾದ ಪುರುಷರು [ಅಣಂತು ಕಾಲು] ಅನಂತ ಕಾಲದವರೆಗೆ [ಬಹುವಿಹಣಂ ಭವ-ಮುಕ್ಷಣಂ] ಅನೇಕ ಪ್ರಕಾರದ ನರಕ ಮೊದಲಾದ ಭವದ ದುಃಖಗಳನ್ನು [ಸಹಂತಿ] ಸಹನೆ ಮಾಡುತ್ತಾರೆ.

**ಭಾವಾಧರ್ : -** ಯಾವ ಮುನಿಗಳು ಒಂದು ವೀತರಾಗ ತಾತ್ಮಿಕ ಚಿದಾನಂದಮಯ ಅನುಭೂತಿರೂಪದ ಪರಮಸಮಾಧಿಯನ್ನು ಧಾರಣಾಮಾಡಿ ಪರಮಬ್ರಹ್ಮನನ್ನು ಎಂದರೆ ‘ಪರಬ್ರಹ್ಮ’ ಶಬ್ದವಿಂದ ವಾಚ್ಯನಾದ ನಿಜದೇಹದಲ್ಲಿರುವ, ಕೇವಲಜ್ಞಾನ ಮೊದಲಾದ ಅನಂತಗುಣ ಸ್ಥಭಾವಪುಣ್ಯ ಪರಮಾತ್ಮಸ್ವರೂಪವನ್ನು ಪಡೆಯುಪುದಿಲ್ಲ ಎಂದರೆ ತಿಳಿದುಕೊಳ್ಳುವುದಿಲ್ಲ ಅವರು ಎಂದರೆ ಪೂರ್ವೋಕ್ತ ಶುದ್ಧಾತ್ಮನ ಭಾವನೆಯಿಂದ ರಹಿತರಾದ ಪುರುಷರು ವೀತರಾಗ ಪರಮಾಹಾದರೂಪ ಪಾರಮಾಧಿಕ ಸುಖದಿಂದ ಪ್ರತಿಪಕ್ಷಭೂತವಾದ ಶಾರೀರಿಕ, ಮಾನಸಿಕ ಮೊದಲಾದ ಅನೇಕ ಪ್ರಕಾರದ ಭವದುಃಖಗಳನ್ನು ಸಹನೆ ಮಾಡುತ್ತಾರೆ.

ಈ ವ್ಯಾಖ್ಯಾನವನ್ನು ತಿಳಿದುಕೊಂಡು ನಿಜಶುದ್ಧಾತ್ಮನಲ್ಲಿ ಸಿಂಹವಿದ್ಯಾಕೊಂಡು ರಾಗದ್ವೇಷ ಮೊದಲಾದಸಮಸ್ತ ವಿಭಾವದ ತ್ಯಾಗದಿಂದ ಆತ್ಮಭಾವನೆ ಮಾಡಬೇಕೆಂಬುದು ಇಲ್ಲಿನ ತಾತ್ಪರ್ಯವಿದೆ.

ಎಲ್ಲಿಯವರೆಗೆ ಈ ಜಾಮು ಸಮಸ್ತ ಶುಭಾಶುಭಭಾವಗಳು ದೂರವಾಗುವುದಿಲ್ಲ ಅಲ್ಲಿಯವರೆಗೆ ಪರಮಸಮಾಧಿಯಾಗುವ ಸಾಧ್ಯತೆಯಿಲ್ಲವೆಂದು ಈಗ ಮತ್ತೆ ಹೇಳುತ್ತಾರೆ,-

**ಗಾಥೆ - ೧೯**

**ಅನ್ವಯಾಧರ್ : -** [ಜಾಮು] ಎಲ್ಲಿಯವರೆಗೆ [ಸಯಲ ವಿ ಸಹಾಸುಹ-ಭಾವಡಾ] ಸಮಸ್ತ ಶುಭಾಶುಭಭಾವಗಳು [ಣಾವಿ ತುಟ್ಟಂತಿ] ನಾಶಹೊಂದುವುದಿಲ್ಲ [ತಾಮು] ಅಲ್ಲಿಯವರೆಗೆ [ಮಣಿ] ಮನಸ್ಸಿನಲ್ಲಿ -ಶುದ್ಧಾತ್ಮನ ಸಹನದಲ್ಲಿ ಪರಮಸಮಾಧಿಯಾಗದೆಂದು ಜಿನ ಪೇಳುರು ॥೧೯॥

**ಎನ್ನೆವರ ಸಕಲ ಶುಭಾಶುಭ ಭಾವಗಳು ನಾಶವಾಗುವುದಿಲ್ಲ ।**

**ಅನ್ನೆವರ ಮನದಲಿ ಪರಮಸಮಾಧಿಯಾಗದೆಂದು ಜಿನ ಪೇಳುರು ॥೧೯॥**

ಯಾವತ್ ಶುಭಾಶುಭಭಾವಾಃ ಸ್ನೇಹ ಸರ್ಕಲಾ ಅಪಿ ತುಟ್ಟಂತಿ ।  
ಪರಮಸಮಾಧಿನ್ ತಾವತ್ ಮನಸಿ ಕೇವಲಿನ ಏವಂ ಭಣಂತಿ ॥೧೬೪॥

ಜಾಮು ಇತ್ಯಾದಿ । ಜಾಮು ಯಾವತ್ತಾಲಂ ಇವಿ ತುಟ್ಟಂತಿ ಸ್ನೇಹ ನಶ್ಯಂತಿ | ಕೇ ಕತಾರಃ | ಸುಹಾಸು-ಹಭಾವಡಾ ಶುಭಾಶುಭವಿಕಲ್ಪಜಾಲರಹಿತಾರ್ಥ ಪರಮಾತ್ಮದ್ವಾದ್ವಿಪರೀತಾಃ ಶುಭಾಶುಭಭಾವಾಃ | ಪರಿಣಾಮಾ ಕೆತಿಸಂಖ್ಯೋಪೇತಾ ಅಪಿ | ಸಯಲ ವಿ ಸಮಸ್ತಾ ಅಪಿ ತಾಮು ಇ ತಾವತ್ತಾಲಂ ನ | ಕೋಽಸೌ | ಪರಮಸಮಾಹಿ ಶುದ್ಧಾತ್ಮಸಮ್ಯಕೋಶ್ರದ್ಧಾನಜ್ಞಾನಾನುಚರಣರೂಪಃ ಶುದ್ಧೋಪಯೋಗಲಕ್ಷಣಾಃ ಪರಮಸಮಾಧಿಃ | ಕ್ಷ್ಯ | ಮಣಿ ರಾಗಾದಿವಿಕಲ್ಪರಹಿತತ್ತ್ವಂ ಶುದ್ಧ ಚೀತಸಿ ಕೇವಲಿ ಏಮು ಭಣಂತಿ ಕೇವಲಿನೋ ವೀತರಾಗಸವಜ್ಞಾ ಏವಂ ಕಫಯಂತಿತಿ ಭಾವಾಧಾರಃ ॥೧೬೪॥ ಇತಿ ಚತುರ್ವಿಂಶತಿಸೂತ್ರಪ್ರಮಿತಮಹಾಸ್ತಲಮಧ್ಯೇ ಪರಮಸಮಾಧಿ ಪ್ರತಿಪಾದಕಸೂತ್ರಷಟ್ಕ್ಯೇನ ಪ್ರಥಮಮಂತರಸ್ಥಲಂ ಗತಮ್ಯ ।

ತದನಂತರಮಹಾತ್ಮದಮಿತಿ ಭಾವಮೋಕ್ಷ ಇತಿ ಜೀವನೋಕ್ಷ ಇತಿ ಕೇವಲಜ್ಞಾನೋತ್ಪತ್ತಿರಿತ್ಯೇಕೋಽಧಾರಃ ತಸ್ಯ ಚತುರ್ವಿಂಶನಾಮಾಭಿಧೇಯಸ್ಯಾಹಾತ್ಮದಸ್ಯ ಪ್ರತಿಪಾದನಮುಖ್ಯತ್ವೇನ ಸೂತ್ರತ್ರಯಪರ್ಯಂತಂ ವ್ಯಾಖ್ಯಾನಂ ಕರೋತಿ । ತದ್ವಧಾ-

ಸಯಲ-ವಿಯಪ್ಪಹ ತುಟ್ಟಾಹ ಸಿವ-ಪರ್ಯ-ಮಗ್ಗಿ ವಸಂತು ।  
ಕಮ್ಮಿ-ಚಲುಕ್ಕಿಂ ವಿಲಉ ಗಳ ಅಪ್ಪಾ ಹುಳಿ ಅರಹಂತು ॥೧೬೫॥

ಚಿತ್ತದಲ್ಲಿ [ಪರಮ-ಸಮಾಹಿ ಇ] ಪರಮಸಮಾಧಿಯಾಗುವುದಿಲ್ಲ [ಏಮು] ಎಂದು [ಕೇವಲಿ ಭಣಂತಿ] ಕೇವಲೀ ಪ್ರಭುಗಳು ಹೇಳಿದ್ದಾರೆ.

ಭಾವಾಧಾರ :- ಎಲ್ಲಿಯವರೆಗೆ ಶುಭಾಶುಭ ವಿಕಲ್ಪಜಾಲವಿಲ್ಲದ ಪರಮಾತ್ಮದ್ವಾದಿಂದ ವಿಪರೀತವಾದ ಸಮಸ್ತ ಶುಭಾಶುಭ ಪರಿಣಾಮಗಳು ನಾಶ ಹೊಂದುವುದಿಲ್ಲ ಅಲ್ಲಿಯವರೆಗೆ ರಾಗ ಮೊದಲಾದ ವಿಕಲ್ಪದಿಂದ ರಹಿತವಾದ ಶುದ್ಧಚಿತ್ತದಲ್ಲಿ ಶುದ್ಧ ಆತ್ಮನ ಸಮ್ಯಕೋಶ್ರದ್ಧೆ, ಸಮ್ಯಕೋಜ್ಞಾನ ಮತ್ತು ಸಮ್ಯಕ ಆಚರಣರೂಪ ಶುದ್ಧೋಪಯೋಗಲಕ್ಷಣವುಳ್ಳ ಪರಮ ಸಮಾಧಿಯು ಆಗುವುದಿಲ್ಲವೆಂದು ಸವಜ್ಞವೀತರಾಗಕೇವಲಿ ಭಗವಂತರು ಹೇಳಿದ್ದಾರೆಂಬುದು ಇಲ್ಲಿನ ಭಾವಾಧಾರವಿದೆ.

ಈ ಪ್ರಕಾರ ಇಪ್ಪತ್ತನಾಲ್ಕು ಸೂತ್ರಗಳುಳ್ಳ ಮಹಾಸ್ತಲದಲ್ಲಿ ಪರಮಸಮಾಧಿಯ ಪ್ರತಿಪಾದನೆಯು ಆರು ಸೂತ್ರಗಳಿಂದ ಮೊದಲನೆಯ ಅಂತರಸ್ಥಲವು ಸಮಾಪ್ತವಾಯಿತು.

ಅನಂತರ ಅರಹಂತಪದವೆನ್ನಿರಿ, ಭಾವಮೋಕ್ಷವೆನ್ನಿರಿ, ಜೀವಮೋಕ್ಷವೆನ್ನಿರಿ, ಕೇವಲಜ್ಞಾನೋತ್ಪತ್ತಿಯೆನ್ನಿರಿ ಈ ನಾಲ್ಕು ಶಬ್ದಗಳ ಅರ್ಥವು ಒಂದೇ ಇದೆ. ಈ ನಾಲ್ಕು ಪ್ರಕಾರದ ಹಸರುಗಳುಳ್ಳ ಅರಹಂತಪದದ ಪ್ರತಿ ಪಾದನೆಯ ಮುಖ್ಯತೆಯಿಂದ ಈಗ ಮೂರು ಗಾಢಾಸೂತ್ರಗಳವರೆಗೆ ವ್ಯಾಖ್ಯಾನ ಮಾಡುತ್ತಾರೆ ಅದು ಹೀಗಿದೆ,-

ಸಕಲವಿಕಲ್ಪಗಳ ಮುರಿದೊಗೆದು ಶಿವಪದ ಮಾರ್ಗದಲಿ ನೆಲೆಸಿದರೆ ।  
ಆ ಕಮ್ಮಚತುಷ್ಪತಿ ವಿಲಯವಾಗಿ ಆತ್ಮ ಅರಹಂತನಾಗುವನು ॥೧೬೫॥

ಸಕಲವಿಕಲ್ಪಾನಾಂ ತೃಟ್ಯಾತಾಂ ಶಿವಪದಮಾರ್ಗೇ ವಸನ್ |  
ಕರ್ಮಚತುಷ್ಪೇ ವಿಲಯಂ ಗತೇ ಆತ್ಮಾ ಭವತಿ ಅರಹನ್ ||೧೯||

ಹುಣ ಭವತಿ | ಕೋಟಾಂ | ಅಪ್ಪಾ ಆತ್ಮಾ | ಕಥಂಭೂತೋ ಭವತಿ | ಅರಹಂತು ಅರಿಮೋಹನೀಯಂ ಕರ್ಮ ತಸ್ಯ ಹನನಾದ್ ರಜಸೀ ಜ್ಞಾನದ್ಗಾವರೇಣ ತಯೋರಪಿ ಹನನಾದ್ ರಹಸ್ಯಶಬ್ದೀನಾಂತರಾಯಸ್ವದಭಾವಾಚ್ಚ ದೇವೇಂದ್ರಾದಿವಿನಿರ್ಮಾತಾಮತಿಶಯವರ್ತಿಂ ಪೂಜಾಮಹಾತ್ಮಿತ್ಯಹರ್ಣಾ | ಕ್ಷಿನ್ ಸತಿ | ಕರ್ಮಚಲುಕ್ಷಿಳಿ ವಿಲುಲಿ ಗಳಿ ಘಾತಿಕರ್ಮಚತುಷ್ಪೇ ವಿಲಯಂ ಗತೇ ಸತಿ | ಕಿಂ ಶುರ್ವಾನ್ ಸನ್ ಪೂರ್ವಾರ್ಥಾ | ಸಿವಪರ್ಯಮಗಿ ವಸಂತು ಶಿವಭಜಿತಾಚ್ಚಂ ಯನ್ಮೌಕ್ಷಪದಂ ತಸ್ಯ ಯೋಟಾಂ ಸಮ್ಮಗ್ರಾಂಸಜಾನಭಾರಿತ್ತತ್ತಿತಯೈಕಲಕ್ಷಣೋ ಮಾರ್ಗಸ್ತುಂನ್ ವಸನ್ ವಸನ್ ಸನ್ | ಕೇಷಾಂ ಸತಾರ್ಥಾ | ಸಯಲವಿಯಪ್ಪ ಹಂ ತುಟ್ಟಾಹಂ ಸಮಸ್ತವಿಕಲ್ಪಾನಾಂ ನಷ್ಟಾಂ ಸಮಸ್ತರಾಗಾದಿವಿಕಲ್ಪವಿನಾಶಾದನಂತರಂ ಭವತೀತಿ ಭಾವಾರ್ಥ | ||೨೦||

ಅಥ-

ಕೇವಲ-ಜಾಣಂ ಅಣವರಲು ಲೋಯಾಲೋಲು ಮುಣಂತು |  
ಣಯಮೇ ಪರಮಾಣಂದಮಲು ಅಪ್ಪಾ ಹುಣ ಅರಹಂತು ||೨೧||

### ಗಾಥೆ - ೧೯

**ಅನ್ನಯಾರ್ಥ :** - [ಸಿವ-ಪಯ-ಮಗಿ ವಸಂತು] ಶಿವಪದಮಾರ್ಗದಲ್ಲಿ ನೆಲೆಗೊಳ್ಳುತ್ತ (ಸಯಲ-ವಿಯಪ್ಪ-ಹಂ ತುಟ್ಟಾಹಂ) ಸಕಲ ವಿಕಲ್ಪಗಳು ನಾಶವಾಗುತ್ತ [ಕರ್ಮ-ಚಕ್ಷಿಳಿ ವಿಲುಲಿ ಗಳಿ] ನಾಲ್ಕು ಘಾತಿಕರ್ಮಗಳು ನಾಶವಾಗಿ ಹೋಗುವುದರಿಂದ [ಅಪ್ಪಾ] ಆತ್ಮನು [ಅರಹಂತು ಹುಣ] ಅರಹಂತನಾಗುತ್ತಾನೆ.

**ಭಾವಾರ್ಥ :** - ‘ಶಿವ’ ಶಬ್ದದಿಂದ ವಾಚಕವಾದಂಥ ಯಾವ ಮೋಕ್ಷಪದವಿದೆ ಅದು ಸಮ್ಮಗ್ರಾಂಸ ಸಮ್ಮಗ್ರಾಂ ಮತ್ತು ಸಮ್ಮಕ್ಷಾರಿತ್ತ ಈ ಮೂರರ ಏಕತೆಯರೂಪದ ಲಕ್ಷಣವ್ಯಾಳ ಮಾರ್ಗದಲ್ಲಿ ನೆಲೆಗೊಳ್ಳುತ್ತ ಆತ್ಮನು ಮೊದಲು ಸಮಸ್ತ ವಿಕಲ್ಪಗಳ ನಾಶವಾದರೆ ಎಂದರೆ ಸಮಸ್ತ ರಾಗಮೊದಲಾದ ವಿಕಲ್ಪಗಳ ನಾಶವಾದ ನಂತರ ನಾಲ್ಕು ಘಾತಿಕರ್ಮಗಳ ವಿಲಯವಾಗಿಅರಹಂತನಾಗುತ್ತಾನೆ. ಅರಿ ಎಂದರೆ ಮೋಹನೀಯಕರ್ಮದನಾಶವಾಗುವುದರಿಂದ ರಜ ಎಂದರೆ ಜ್ಞಾನಾವರಣ, ದರ್ಶನಾವರಣ ಇವೆರಡರ ನಾಶವಾಗುವುದರಿಂದ ಮತ್ತು ರಹಸ್ಯ ಶಬ್ದದಿಂದ ಅಂತರಾಯವೆಂದು ತಿಳಿಯುವುದು. ಅಂತರಾಯದ ನಾಶವಾಗುವುದರಿಂದ ದೇವೇಂದ್ರಾದಿಗಳು ರಚಿತ, ಅತಿಶಯವ್ಯಾಳ-ಸಾತಿಶಯ ಪೂಜಿಗೆ ಯೋಗ್ಯವಿರುವಂಥ ಅರಹಂತರಿದ್ವಾರೆಂಬುದು ಇಲ್ಲಿನ ಭಾವಾರ್ಥವಿದೆ.

ಈಗ ಮತ್ತೆ ಕೇವಲಜ್ಞಾನದ ಮಹಿಮೆಯನ್ನ ಹೇಳುತ್ತಾರೆ,-

### ಗಾಥೆ - ೨೧

**ಅನ್ನಯಾರ್ಥ :** - [ಅಪ್ಪಾ] ಆತ್ಮನು [ಕೇವಲ-ಜಾಣಂ] ಕೇವಲಜ್ಞಾನದಿಂದ [ಅಣವರಲು] ನಿರಂತರವಾಗಿ [ಲೋಯಾಲೋಲು ಮುಣಂತು] ಲೋಕಾಲೋಕಗಳನ್ನ ತಿಳಿದುಕೊಳ್ಳುತ್ತ [ಣಯಮೇಣ] ನಿಯಮದಿಂದ [ಪರಮಾಣಂದಮಲು] ಪರಮಾನಂದಮಯನಾದ [ಅರಹಂತು ಹುಣ] ಅರಹಂತನಾಗುತ್ತಾನೆ.

ಕೇವಲಜ್ಞಾನದಿಂದನವರತ ಲೋಕಾಲೋಕವನು ತಿಳಿಯುತ |  
ಪಾವನಾತ್ಮನೇಮದಿಪರಮಾನಂದಮಯ ಅರಹಂತನಾಗುವನು ||೨೧||

ಕೇವಲಜ್ಞಾನೇನಾನವರತಂ ಲೋಕಾಲೋಕಂ ಮನ್ಯಮಾನಃ ।  
ನಿಯಮೇನ ಪರಮಾನಂದಮಯಃ ಆತ್ಮಭವತಿ ಅಹನ್ ॥೧೯೬॥

ಹುಣಿ ಭವತಿ । ಕೋಟಸೌ । ಅಪ್ಪಾ ಆತ್ಮಾ । ಕಥಂಭೂತೋ ಭವತಿ । ಅರಹಂತು ಪೂರ್ವೋಕ್ತ- ಲಕ್ಷ್ಮಿಂದೋ ಅಹನ್ । ಕಿಂ ಕುರ್ವನ್ । ಲೋಯಾಲೋಲು ಮುಣಂತು ಕ್ರಮಕರಣವ್ಯವಧಾನರಹಿತತ್ವೇನ ಕಾಲತ್ತಿಯವಿಷಯಂ ಲೋಕಾಲೋಕಂ ವಸ್ತು ವಸ್ತುಸ್ವರೂಪೇಣ ಯುಗಪತ್ರಾ ಜಾನನ್ ಸನ್ । ಕೇನ । ಕೇವಲಜ್ಞಾಣಂ ಲೋಕಪ್ರಕಾಶಕಸಕಲವಿಮಲಕೇವಲಜ್ಞಾನೇನ । ಕಥಮ್ । ಅಣವರಲು ನಿರಂತರಮ್ । ಕಿಂ ವಿಶಿಷ್ಟೋ ಭವತಿ ಭಗವಾನ್ । ಪರಮಾಣಂದಮಲು ಏತರಾಗಪರಮಸಮರಸಿಭಾವಲಕ್ಷಣತಾತ್ಮಿಕಪರಮಾನಂದಮಯಃ । ಕೇನ । ಜೀಯಮೇಂ ನಿಶ್ಚಯೀನ ಅತ್ರ ಸಂದೇಹೋ ನ ಕರ್ತವ್ಯ ಇತ್ಯಭಿಷ್ಠಾಯಃ ॥೧೯೭॥

ಅಥ-

ಜೋ ಜಿಣು ಕೇವಲ-ಜ್ಞಾನಮಲು ಪರಮಾಣಂದ-ಸಹಾಲು ।  
ಸೋ ಪರಮಪ್ರಾಲು ಪರಮ-ಪರು ಸೋ ಜಿಯ ಅಪ್ಪ-ಸಹಾಲು ॥೧೯೮॥

ಯಃ ಜಿನಃ ಕೇವಲ ಜ್ಞಾನಮಯಃ ಪರಮಾನಂದಸ್ವಭಾವಃ ।  
ಸಃ ಪರಮಾತ್ಮಾ ಪರಮಪರಃ ಸ ಜೀವ ಆತ್ಮಸ್ವಭಾವಃ ॥೧೯೯॥

ಜೋ ಇತ್ಯಾದಿ । ಜೋ ಯಃ ಜಿಣು ಅನೇಕಭವಗಹನವ್ಯವನ್ಪಾಪಣಹೇತೂನ್ ಕರ್ಮಾರಾತೀನ್ ಜಯತೀತಿ ಜಿನಃ । ಕಥಂಭೂತಃ । ಕೇವಲಜ್ಞಾನಮಲು ಕೇವಲಜ್ಞಾನಾವಿನಾಭೂತಾನಂತರಗುಣಮಯಃ । ಪ್ರಸರಪಿ

**ಭಾವಾಧಾರ :-** ಆತ್ಮನು ಲೋಕಾಲೋಕ ಪ್ರಕಾಶಕ ಸಕಲವಿಮಲಕೇವಲಜ್ಞಾನದಿಂದ ಕ್ರಮ, ಕರಣ, ವ್ಯವಧಾನದಿಂದ ರಹಿತನಾಗಿ ಮೂರು ಕಾಲದವಿಷಯಗಳನ್ನು, ಲೋಕಾಲೋಕದ ಪದಾಧಾರಗಳನ್ನು ವಸ್ತುಸ್ವರೂಪದಿಂದ ನಿರಂತರ ಯುಗಪತ್ರಾ ತಿಳಿದುಕೊಳ್ಳತ್ತ, ನಿಶ್ಚಯದಿಂದ ಏತರಾಗಪರಮಸಮರಸಿಭಾವಸ್ವರೂಪತಾತ್ಮಿಕ ಪರಮಾನಂದಮಯ ಲಕ್ಷಣವ್ಯಳ್ಳ ಅರಹಂತನಾಗುತ್ತಾನೆಂಬುದರಲ್ಲಿ ಸಂದೇಹಪಡಬಾರದೆಂಬುದು ಇಲ್ಲಿನ ಅಭಿಪ್ರಾಯವಿದೆ.

ಕೇವಲಜ್ಞಾನಮೇ ಆತ್ಮನ ನಿಜಸ್ವಭಾವವಿದ್ದ ಕೇವಲಿಯನ್ನೇ ಪರಮಾತ್ಮನೆನ್ನುತ್ತಾರೆಂದು ಈಗ ಹೇಳುತ್ತಾರೆ,-

ಗಾಥ - ೧೯೯

**ಅನ್ವಯಾಧಾರ :-** [ಜಿಯ] ಎಲ್ಲೆ ಜೀವನೇ ! [ಕೇವಲ-ಜ್ಞಾನಮಲು] ಕೇವಲಜ್ಞಾನ ಮೊದಲಾದ ಅನಂತಗುಣಮಯನು [ಪರಮಾಣಂದ-ಸಹಾಲು] ಪರಮಾನಂದಸ್ವಭಾವಿಯು ಆದ [ಜೋ ಜಿಣು] ಯಾವ ಜಿನಿದ್ದಾನೆ [ಸೋ] ಅವನು [ಪರಮಪ್ರಾಲು] ಪರಮಾತ್ಮನಿದ್ದಾನೆ. [ಪರಮ-ಪರು] ಉತ್ಪಾದ ಅನಂತಜ್ಞಾನ ಮೊದಲಾದ ಗುಣಗಳರೂಪದ ಲಕ್ಷ್ಯ ಯುಳ್ಳವನಿದ್ದಾನೆ ಎಂದರೆ ಸಂಸಾರಿಗಳಿಂದ ಉತ್ಪಾದನಿದ್ದಾನೆ [ಸೋ] ಅದು [ಅಪ್ಪ ಸಹಾಲು] ಆತ್ಮನ ಸ್ವಭಾವವಿದೆ.

ಕೇವಲಜ್ಞಾನಮಯ ಪರಮಾನಂದ ಸ್ವಭಾವಿಯಾದ ಜಿನನು ।  
ಅವನು ಪರಮಾತ್ಮ ಪರಮಪರನಿಹನದಾತ್ಮ ಸ್ವಭಾವವಿದೆಜೀವ ॥೧೯೯॥

ಕಥಂಭೂತಃ । ಪರಮಾಣಂದಸಹಾಲು ಇಂದ್ರಿಯವಿಷಯಾತೀತಃ ಸ್ವಾತ್ಮೋತ್ತಃ ರಾಗಾದಿವಿಕಲ್ಪರಹಿತಃ ಪರಮಾನಂದಸ್ವಭಾವಃಸೋ ಪರಮಪ್ರಣಿ ಸ ಪೂರ್ವೋಕ್ತೋರಹಸ್ನೇವ ಪರಮಾತ್ಮಾ ಪರಮಪರು ಪ್ರಕೃಷ್ಟಾನಂತ-ಜ್ಞಾನಾದಿಗುಣರೂಪಾ ಮಾ ಲಕ್ಷ್ಮೀಯೋಸ್ಯ ಸ ಭವತಿ ಪರಮಃ ಸಂಸಾರಿಭ್ಯಃ ಪರ ಉತ್ಸಂಘಃ ಇತ್ಯಾಚ್ಯತೇ ಪರಮಶಾಸ್ತ್ರಾ ಪರಶ್ಚ ಪರಮಪರಃ ಸೋ ಸ ಪೂರ್ವೋಕ್ತೋ ವೀತರಾಗಃ ಸರ್ವಜ್ಞಃ ಜಿಯ ಹೇ ಜೀವ ಅಪ್ರಸಹಾಲು ಆತ್ಮಸ್ವಭಾವ ಇತಿ । ಅತ್ಯ ಯೋರಾಶೌ ಪೂರ್ವೋಕ್ತಭಣತೋ ಭಗವಾನ್ ಸ ಏವ ಸಂಸಾರಾವಸಾಯಾಂ ನಿಶ್ಚಯನಯೀನ ಶಕ್ತಿರೂಪೇಣ ಜಿನ ಇತ್ಯಾಚ್ಯತೇ । ಕೇವಲಜ್ಞಾನಾವಸಾಯಾಂ ವ್ಯಕ್ತಿರೂಪೇಣ ಚ । ತದ್ವೈವ ಚ ಪರಮಬ್ರಹ್ಮಾದಿಶಬ್ದವಾಭ್ಯಃ ಸ ಏವ ತದಗ್ರೇ ಸ್ವಯಮೇವ ಕಥಯತಿ । ನಿಶ್ಚಯನಯೀನ ಸರ್ವೇ ಜೀವಾ ಜಿನಸ್ವರೂಪಾಃ ಜಿನೋರಿಷಿ ಸರ್ವಜೀವಸ್ವರೂಪ ಇತಿ ಭಾವಾಧರಃ । ತಥಾ ಜೋಕ್ತಮ್-‘ಜೀವಾ ಜಿನವರ ಜೋ ಮುಣಳಿ ಜಿನವರ ಜೀವ ಮುಣೇಇ । ಸೋ ಸಮಭಾವಿ ಪರಿಟ್ಯಿಯಲು ಲಹು ಶೋಖಾಲು ಲಹೇಇ॥’ ॥೧೮॥ ಏವಂ ಕರುಣಿಂಶತಿಸೂತ್ರಪ್ರಮಿತಮಹಾಸ್ವಲಮಧ್ಯೇ ಅಹಂದವಸಾಕಫಂದಮುಖ್ಯತ್ವೇನ ಸೂತ್ರತ್ರಯೇಣ ದ್ವಿತೀಯಮಂತರಸ್ಲಂ ಗತಮ್ ।

ಅತ ಉಧ್ವಂ ಪರಮಾತ್ಮಪ್ರಕಾಶಶಬ್ದಸ್ಯಾಧರಕಥನಮುಖ್ಯತ್ವೇನ ಸೂತ್ರತ್ರಯಪರ್ಯಂತಂ ವ್ಯಾಖ್ಯಾನಂ ಕರೋತಿ । ತದ್ವಧಾ-

**ಭಾವಾಧರ :-** ಯಾವನು ಈ ಭವವನದಲ್ಲಿ ಅನೇಕ ದುಃಖಗಳ ಪ್ರಾಣಿಯ ಹೇತುಭೂತವಾದ ಕರ್ಮರೂಪದ ಶತ್ರುಗಳನ್ನು ಜಯಿಸಿದ್ದಾನೆ ಅವನು ಜಿನನಿದ್ದಾನೆ. ಆ ಜಿನನು ಕೇವಲಜ್ಞಾನದ ಜತೆ ಅವಿನಾಭಾವಿ ಅನಂತ ಗುಣಮಯನಿದ್ದಾನೆ ಮತ್ತು ಇಂದ್ರಿಯವಿಷಯಗಳಿಂದ ರಹಿತ, ನಿಜಾತ್ಮನಿಂದ ಉತ್ಸಂಘ, ರಾಗಾದಿ ವಿಕಲ್ಪಗಳಿಲ್ಲದ ಪರಮಾನಂದ ಸ್ವಭಾವಿಯಿದ್ದಾನೆ. ಆ ಪೂರ್ವೋಕ್ತ ಅರಹಂತನೇ ಪರಮಾತ್ಮನಿದ್ದಾನೆ, ಪರಮೇಶ್ವರನಿದ್ದಾನೆ. ಪರಮ ಎಂದರೆ ಉತ್ಸಂಘ ಅನಂತಜ್ಞಾನ ಮೊದಲಾದ ಗುಣರೂಪದ ಲಕ್ಷ್ಮೀಯಿದ್ದವನು ಅವನು ಪರಮನಿದ್ದಾನೆ, ಸಂಸಾರಿಗಳಿಂದ ಪರ ಎಂದರೆ ಉತ್ಸಂಘನಿದ್ದಾನೆ. ಇಂಥ ಆ ಪರಮಪರನು ಅವನು ಪರಮನಿದ್ದಾನೆ. ಅದು ಎಂದರೆ ಆ ಪೂರ್ವೋಕ್ತ ವೀತರಾಗ ಸರ್ವಜ್ಞತೆಯು ಎಲ್ಲ ಜೀವನೇ ! ಅದು ಆತ್ಮಸ್ವಭಾವವಿದೆ.

ಪೂರ್ವೋಕ್ತಕಢಿತ ಭಗವಂತನೇ ಸಂಸಾರ-ಅವಸ್ಥೆಯಲ್ಲಿ ನಿಶ್ಚಯನಯದಿಂದ ಶಕ್ತಿರೂಪದ ‘ಜಿನ’ ನೆನಿಸಿಕೊಳ್ಳುತ್ತಾನೆ. ಮತ್ತು ಕೇವಲಜ್ಞಾನದ ಅವಸ್ಥೆಯಲ್ಲಿ ವ್ಯಕ್ತಿರೂಪದ ‘ಜಿನ’ನಿದ್ದಾನೆ. ಅದೇ ಪ್ರಕಾರ ಪರಮಬ್ರಹ್ಮ ಮೊದಲಾದ ಶಬ್ದದಿಂದ ವಾಚ್ಯನಾದಂಥ ಅವನನ್ನೇ ಮುಂದೆ ಸ್ವಯಮೇವಕಥನ ಮಾಡುವರು. ನಿಶ್ಚಯನಯದಿಂದ ಎಲ್ಲ ಜೀವಗಳು ಜಿನಸ್ವರೂಪವಿವೆಯೆಂಬುದು ಇಲ್ಲಿನ ಭಾವಾಧರವಿದೆ. ಮತ್ತು ಹಾಗೆ ಹೇಳಿಯೂ ಇದ್ದಾರೆ-‘ಯಾರು ಜೀವಗಳನ್ನು ಜಿನವರರೆಂದು ತಿಳಿಯುತ್ತಾರೆ ಮತ್ತು ಜಿನವರರನ್ನು ಜೀವವೆಂದು ತಿಳಿಯುತ್ತಾರೆ ಅವರು ಸಮಭಾವದಲ್ಲಿ ಸಿರರಾಗಿ ಶೀಷ್ಯ ನಿವಾರಣಾವನ್ನು ಪಡೆಯುತ್ತಾರೆ.’

ಈ ಪ್ರಕಾರ ಇಪ್ಪತ್ತಾಲ್ಕು ಸೂತ್ರಗಳ ಮಹಾಸ್ವಲದಲ್ಲಿ ಅರಹಂತ-ಅವಸ್ಥೆಯ ಕಥನದ ಮುಖ್ಯತೆಯಿಂದ ಮೂರು ಗಾಢಾ ಸೂತ್ರಗಳಿಂದ ಎರಡನೆಯ ಅಂತರಸ್ಲಂವ ಸಮಾಪ್ತವಾಯಿತು.

ಅನಂತರ ಪರಮಾತ್ಮಪ್ರಕಾಶಶಬ್ದದ ಅಧರ ಕಥನದ ಮುಖ್ಯತೆಯಿಂದ ಮೂರು ದೋಹಾ ಸೂತ್ರಗಳ ವರಗೆ ವ್ಯಾಖ್ಯಾನ ಮಾಡುತ್ತಾರೆ. ಅದು ಈ ಕೆಳಗಿನಂತಿದೆ,-

ಸಯಲಹ ಕಮ್ಮಹ ದೋಸಹ ವಿ ಜೋ ಜಿಣು ದೇಲು ವಿಭಿಣ್ಣಿ ।  
 ಸೋ ಪರಮಪ್ರ-ಪರ್ಯಾಸು ತುಹು ಜೋಜಿಯ ಓಯಮೇ ಮಣ್ಣಿ ॥೧೯॥  
 ಸಕಲೀಭೃಃ ಕಮ್ಮಭೃಃ ದೋಷೇಭೃಃ ಅಪಿ ಯೋ ಜಿನಿಃ ದೇವಃ ವಿಭಿಣಿಃ ।  
 ತಂ ಪರಮಾತ್ಮಪ್ರಕಾಶಂ ತ್ವಂ ಯೋಗಿನ್ ನಿಯಮೇನ ಮನ್ಯಸ್ತ ॥೨೦॥

ಸೋ ತಂ ಪರಮಪ್ರಪರ್ಯಾಸು ಪರಮಾತ್ಮಪ್ರಕಾಶಸಂಜ್ಞಂ ತುಹುಂ ತ್ವಂ ಕತಾ ಮಣ್ಣಿ ಮನ್ಯಸ್ದ ಜಾನಿಹಿ ಜೋಜಿಯ ಹೇ ಯೋಗಿನ್ ಓಯಮೇಂ ನಿಶ್ಚಯೇನ । ಸ ಕಃ । ಜೋ ಜಿಣು ದೇಲು ಯೋ ಜಿನದೇವಃ । ಕಂಬಿಶ್ವಃ । ವಿಭಿಣ್ಣಿ ವಿಶೇಷೇಣ ಭಿಣ್ಣಿಃ । ಕೇಭೃಃ । ಸಯಲಹಂ ಕಮ್ಮಹಂ ರಾಗಾದಿರಹಿತಂಡಿದಾನಂದೆಕ-ಸ್ವಭಾವಪರಮಾತ್ಮನೋ ಯಾನಿ ಭಿನ್ನಾನಿ ಸರ್ವಕರ್ಮಾಣಿ ತೇಭೃಃ । ನ ಕೇವಲಂ ಕಮ್ಮಭೋ ಭಿಣ್ಣಿಃ । ದೋಸಹಂ ವಿ ಟಂಕೋತ್ತೀರ್ಣಾಜ್ಞಾಯಕೈ ಸ್ವಭಾವಸ್ಯ ಪರಮಾತ್ಮನೋ ಯೇವನಂತಜ್ಞಾನಸುಖಾದಿಗುಣಾಸ್ತತ್ವಜ್ಞಾದಕಾ ಯೀ ದೋಷಾಸ್ತೇಭೋ ಅಪಿ ಭಿಣ್ಣಿ ಇತ್ಯಭಿಪ್ರಾಯಃ ॥೨೧॥

ಅಥ-

ಕೇವಲ-ದಂಸಣು ಕಾಣು ಸುಹು ವೀರಿಲು ಜೋ ಜಿ ಅಣಂತು ।  
 ಸೋ ಜಿಣ-ದೇಲು ವಿ ಪರಮ-ಮುಣಿ ಪರಮ-ಪರ್ಯಾಸು ಮುಣಂತು ॥೨೨॥

### ಗಾಥ - ೧೯

**ಅನ್ವಯಾರ್ಥ:** :- [ಜೋಜಿಯ] ಎಲ್ಲೆ ಯೋಗಿಯೇ ! [ಸಯಲಹಂ ಕಮ್ಮಹಂ] ಸಮಸ್ತ ಕರ್ಮಗಳಿಂದ ಹಾಗೂ [ದೋಸಹಂ ವಿ] ಪರಮಾತ್ಮನ ಅನಂತಜ್ಞಾನ ಸುಖ ಮೊದಲಾದ ಗುಣಗಳ ಪ್ರಚಾರದಕವಾದ ದೋಷಗಳಿಂದ ಕೂಡ [ವಿಭಿಣ್ಣಿ] ಭಿನ್ನವಾದ [ಜೋ ಜಿಣು ದೇಲು] ಯಾವ ಜಿನದೇವನಿದ್ದಾನೆ [ಸೋ] ಅವನನ್ನು [ತುಹುಂ] ನೀನು [ಓಯಮೇಂ] ನಿಶ್ಚಯದಿಂದ [ಪರಮಪ್ರ-ಪರ್ಯಾಸು] ಪರಮಾತ್ಮಪ್ರಕಾಶನೆಂದು [ಮಣ್ಣಿ] ಮನಿಸು.

**ಭಾವಾರ್ಥ:** :- ರಾಗಾದಿಗಳಿಂದ ರಹಿತವಾದ ಒಂದು ಚಿದಾನಂದ ಸ್ವಭಾವವಿರುವಂಥ ಪರಮಾತ್ಮನಿಂದ ಭಿನ್ನವಾದ ಸಮಸ್ತ ಕರ್ಮಗಳಿಂದ ಮತ್ತು ಒಂದು ಟಂಕೋತ್ತೀರ್ಣಾಜ್ಞಾಯಕೈ ಸ್ವಭಾವವಿರುವಂಥ ಪರಮಾತ್ಮನ ಅನಂತಜ್ಞಾನ ಸುಖ ಮೊದಲಾದ ಗುಣಗಳ ಆಚಾರದ ಮಾಡುವಂಥ ದೋಷಗಳಿಂದ ಕೂಡ ಭಿನ್ನವಾದ ಯಾವ ಜಿನದೇವನಿದ್ದಾನೆ ಅವನನ್ನೇ ಎಲ್ಲೆ ಯೋಗಿಯೇ ! ನೀನು ನಿಶ್ಚಯದಿಂದ ಪರಮಾತ್ಮಪ್ರಕಾಶನೆಂದು ತಿಳಿ-ಪರಮಾತ್ಮಪ್ರಕಾಶವೆಂಬ ಸಂಜ್ಞೀಯಳ್ಳವನು ಪರಮಾತ್ಮನೆಂದು ತಿಳಿದುಕೊಳ್ಳು.

ಈಗ ಮತ್ತೆ ಇದೇ ಕಘನವನ್ನು ದೃಢಪಡಿಸುತ್ತಾರೆ,-

ಎಲ್ಲ ಕರ್ಮ ಮೇಷೋಷದಿ ಸಹ ಭಿಣ್ಣಿ ಜಿನದೇವನಿಹನವನನು ।  
 ಎಲ್ಲ ಜೀವ ನೀನು ನಿಯಮದಿ ಪರಮಾತ್ಮಪ್ರಕಾಶವೆಂದರಿತುಕೊ ॥೨೩॥  
 ಕೇವಲದರ್ಶನಜ್ಞಾನಸುಖ ವೀರ್ಯವೀ ಅನಂತವಿದ್ಬವನೇ ।  
 ದೇವಚಿನ ಮೇಷಾರಮಮನಿಯಿಹನು ಪರಮಪ್ರಕಾಶವತಿಳಿಯುತ ॥೨೪॥

ಕೇವಲದರ್ಶನಂ ಜ್ಞಾನಂ ಸುಖಂ ವೀರ್ಯಂ ಯು ಏವ ಅನಂತಮ್ |  
ಸ ಜಿನದೇವೋಽಪಿ ಪರಮಪ್ರಕಾಶಂ ಮನ್ಯಮಾನಃ ||೧೯||

ಸೋ ಜಿಣದೇಲು ವಿ ಸ ಜಿನದೇವೋಽಪಿ ಏವಂ ಭವತಿ | ನ ಕೇವಲಂ ಜಿನದೇವೋ ಭವತಿ | ಪರಮ ಮುಖಿ ಪರಮ ಉತ್ಸುಪ್ತೋ ಮುನಿಃ ಪ್ರತ್ಯಕ್ಷಜ್ಞಾನಿಃ | ಈಂ ಕುರ್ವನ್ ಸನ್ | ಮುಣಂತು ಮನ್ಯಮಾನೋ ಜಾನನ್ ಸನ್ | ಕರ್ಮ ಪರಮಪರ್ಯಾಸು ಪರಮಮುತ್ಸುಪ್ತಂ ಲೋಕಾಲೋಕಪ್ರಕಾಶಕಂ ಕೇವಲಜ್ಞಾನಂ ಯಸ್ಯ ಸ ಭವತಿ ಪರಮಪ್ರಕಾಶಸ್ತಂ ಪರಮಪ್ರಕಾಶಮ್ | ಸ ಕಃ | ಕೇವಲದಂಸಣು ಣಾಣು ಸುಹು ವೀರಿಲು ಜೋ ಜಿ ಕೇವಲಜ್ಞಾನದರ್ಶನಸುಖವೀರ್ಯಸ್ವರೂಪಂ ಯ ಏವ | ಕಥಂಭೂತಂ ತತ್ತ್ವ ಕೇವಲಜ್ಞಾನಾದಿಕರ್ತುಷ್ಟಯಮ್ | ಅಣಂತು ಯುಗಪದನಂತದ್ರವ್ಯಕ್ಷೇತ್ರಕಾಲಭಾವಪರಿಚ್ಛೇದಕತ್ವಾದವಿನಶ್ಚರತ್ವಾಜ್ಞಾನಂತಮಿತಿ ಭಾವಾಧಃ ||೨೦||

ಜೋ ಪರಮಪ್ಪಳು ಪರಮ-ಪಣು ಹರಿ ಹರು ಬಂಧು ವಿ ಬುದ್ಧಿ |

ಪರಮ ಪರ್ಯಾಸು ಭಣಂತಿ ಮುಣಃ ಸೋ ಜಿಣ-ದೇಲು ವಿಸುದ್ಧಿ ||೨೦೦||

### ಗಾಢ - ೧೯

**ಅನ್ನಯಾಧಃ :-** [ಪರಮ-ಪರ್ಯಾಸು ಮುಣಂತು] ಪರಮಾತ್ಮ ಪ್ರಕಾಶನನ್ನ ತಿಳಿದುಕೊಳ್ಳುತ್ತ [ಕೇವಲ-ದಂಸಣು ಣಾಣು ಸುಹು ವೀರಿಲು] ಕೇವಲದರ್ಶನ, ಕೇವಲಜ್ಞಾನ, ಸುಖ ಮತ್ತು ವೀರ್ಯಸ್ವರೂಪದ [ಅಣಂತು ಜೋ ಜಿ] ಅನಂತ ಚತುಷ್ಪತ್ಯಗಳು ಯಾವನಿಗೆ ಇವೆ, [ಸೋ] ಅವನೇ [ಜಿಣ-ದೇಲು ವಿ ಪರಮ-ಮುಣಃ] ಜಿನದೇವನಿದ್ವಾನೆ ಮತ್ತು ಪರಮಮುನಿಯಿದ್ವಾನೆ.

**ಭಾವಾಧಃ :-** ಉತ್ಸುಪ್ತಂ ಲೋಕಾಲೋಕಪ್ರಕಾಶಕಾದ ಕೇವಲಜ್ಞಾನವು ಯಾವನಿಗಿದೆ ಅವನು ಪರಮ ಪ್ರಕಾಶಕನಿದ್ವಾನೆ. ಆ ಪರಮಪ್ರಕಾಶಕನನ್ನು ತಿಳಿದುಕೊಳ್ಳುತ್ತ ಯುಗಪತ್ರ ಅನಂತದ್ರವ್ಯ, ಕ್ಷೇತ್ರ, ಕಾಲ ಮತ್ತು ಭಾವದ ಪರಿಚ್ಛೇದಕವಿರುವುದರಿಂದ ಅದರಂತೆ ಅವಿನಶ್ಚರವಿರುವುದರಿಂದ ಅನಂತವಿರುವಂಥ ಕೇವಲಜ್ಞಾನ, ಕೇವಲದರ್ಶನ, ಸುಖ ಮತ್ತು ವೀರ್ಯಸ್ವರೂಪಗಳೇ ಜಿನದೇವರಿದ್ವಾರೆ ಅದೇ ಪ್ರಕಾರ ಉತ್ಸುಪ್ತ ಮುನಿಗಳಿದ್ವಾರೆ-ಪ್ರತ್ಯಕ್ಷಜ್ಞಾನಿಗಳಿದ್ವಾರೆ.

ಈಗ ಮತ್ತೆ ಜಿನದೇವರಿಗೆ ಅನೇಕ ನಾಮಗಳಿವೆಯಂಬುದನ್ನು ನಿಶ್ಚಯ ಮಾಡುತ್ತಾರೆ,-

### ಗಾಢ - ೨೦೦

**ಅನ್ನಯಾಧಃ :-** [ಜೋ ಪರಮ ಪರ್ಯಾಸು] ಯಾವ ಪರಮಪ್ರಕಾಶ ನಾಮದ ಪರಮಾತ್ಮನಿದ್ವಾನೆ [ಸೋ] ಅವನನ್ನೇ [ಪರಮಪ್ಪಳು] ಪರಮಾತ್ಮನು, [ಪರಮ-ಪಣು] ಪರಮಪದನು, [ಹರಿ] ಹರಿಯು, [ಹರು] ಹರನು, [ಬಂಧು ವಿ] ಬುಧನು, [ಬುದ್ಧಿ] ಬುದ್ಧನು, [ಜಿಣ-ದೇಲು] ಜಿನದೇವನು ಮತ್ತು [ವಿಸುದ್ಧಿ] ವಿಶುದ್ಧನುಯಂದು [ಮುಣಃ ಭಣಂತಿ] ಮುನಿಗಳು ಹೇಳುತ್ತಾರೆ.

ಪರಮಪ್ರಕಾಶನಾಮದ ಪರಮಾತ್ಮನೇ ಪರಮಾತ್ಮ ಪರಮಪದ |

ಹರಿಹರ ಚೊಮ್ಮೆ ಬುದ್ಧಜಿನದೇವ ವಿಶುದ್ಧನೆಂದು ಮುನಿಪೇಳಿರು ||೨೦೦||

ಯಾ: ಪರಮಾತ್ಮಾ ಪರಮಪದ: ಹರಿ: ಹರ: ಬ್ರಹ್ಮಾಪಿ ಬುದ್ಧಃ ।  
ಪರಮಪ್ರಕಾಶ: ಭಣಂತಿ ಮುನಯಃ ಸ ಜಿನದೇವೋ ವಿಶುದ್ಧಃ ॥೧೦೧॥

ಭಣಂತಿ ಕಥಯಂತಿ | ಕೇ ತೇ ಮುಣಿ ಮುನಯಃ | ಪ್ರತ್ಯಕ್ಷಾನಿನಃ | ಕಥಂಭೂತಂ ಭಣಂತಿ  
ಪರಮಪರ್ಯಾಸು ಪರಮಪ್ರಕಾಶಃ | ಯಃ ಕಥಂಭೂತಃ | ಜೋ ಪರಮಪಲ್ಲಿ ಯಃ ಪರಮಾತ್ಮಾ | ಪುನರಿ  
ಕಥಂಭೂತಃ | ಪರಮಪಲ್ಲಿ ಪರಮಾನಂತರಾನಾದಿಗುಣಾಧಾರತ್ತೇನ ಪರಮಪದಸ್ಥಾಪಾವಃ | ಕಂಪಿತಷ್ಟಃ | ಹರಿ  
ಹರಿಷಂಜ್ಞಃ ಹರು ಮಹೇಶ್ವರಾಭಿಧಾನಃ ಬಂಧು ವಿ ಪರಮಬ್ರಹ್ಮಾಭಿಧಾನೋಽಪಿ ಬುದ್ಧಿ ಬುದ್ಧಿ ಸುಗತಸಂಜ್ಞಃ  
ಸೋ ಜಿಣದೇಲು ಸ ಏವ ಪೌರೋಚ್ಚಃ ಪರಮಾತ್ಮಾ ಜಿನದೇವಃ | ಕಂಪಿತಷ್ಟಃ | ವಿಸುದ್ಧ ಸಮಸ್ತರಾಗಾದಿದೋಷ  
ಪರಿಹಾರೇಣ ಶುದ್ಧಿ ಇತಿ | ಅತ್ಯ ಯ ಏವ ಪರಮಾತ್ಮ ಸಂಜ್ಞೋ ನಿದೋಽಪಿಪರಮಾತ್ಮಾ ವ್ಯಾಖ್ಯಾತಃ ಸ ಏವ  
ಪರಮಾತ್ಮಾ, ಸ ಏವ ಪರಮಪದಃ, ಸ ಏವ ವಿಷ್ಣುಸಂಜ್ಞಃ, ಸ ಏವೇಶ್ವರಾಭಿಧಾನಃ ಸ ಏವ ಬ್ರಹ್ಮಶಬ್ದವಾಚ್ಯಃ, ಸ  
ಏವ ಸುಗತಶಬ್ದಾಭಿಧೇಯಃ, ಸ ಏವ ಜಿನೇಶ್ವರಃ, ಸ ಏವ ವಿಶುದ್ಧ ಇತ್ಯಾದ್ವಾಢಿಕಸಹಸ್ರನಾಮಾಭಿಧೇಯೋ  
ಭವತಿ | ನಾನಾರುಚಿನಾಂ ಜನಾನಾಂ ತು ಕಶ್ಯಾಪಿ ಕೇನಾಪಿ ವಿವಿಷ್ಟೇನ ನಾಮ್ಮಾರಾಢಃ ಸ್ಯಾದಿತಿ ಭಾವಾಭಿಃ |  
ತಥಾ ಚೋಕ್ತಮ್-‘ನಾಮಾಷ್ಟಕಸಹಸ್ರೇಣ ಯುಕ್ತಂ ಮೋಕ್ಷಪುರೇಶ್ವರಮ್’ ಇತ್ಯಾದಿ ||೨೦೧|| ಏವಂ  
ಚತುರ್ವಿಂಶತಿಸೂತ್ರಪ್ರಮಿತಮಹಾಸ್ಥಲಮಧ್ಯೇ ಪರಮಾತ್ಮ ಪ್ರಕಾಶಭಾಧ್ರಕಥನಮುಖ್ಯತ್ವೇನ ಸೂತ್ರತ್ರಯೇಣ  
ತತ್ತೀಯಮಂತರಸ್ತ್ರಿಂ ಗತಮ್ |

**విష్టార :-** యావ పరమప్రకాశ నామద పరమాత్మనిద్వానే ఆదే పరమాత్మను జ్ఞానమోదలాడ అనంత గుణగళ ఆధారనిరుపుదరింద పరమపద స్ఫుభావద హరి, మహేశ్వర నామద హర, పరమబ్రహ్మ నామద బ్రహ్మ, సుగతనామద బుద్ధ, సమస్త రాగ మోదలాడ చోణగళ త్వాగదింద శుద్ధ జినదేవనిదానందు మునిగళు హేళుత్తారే; ప్రత్యక్ష జ్ఞానిగళు హేళుత్తారే.

**ಭಾವಾರ್ಥ :-** ಇಲ್ಲಿ ಪರಮಾತ್ಮೆ ಪ್ರಕಾಶ ನಾಮದ ಯಾವ ನಿರ್ದೋಷ ಪರಮಾತ್ಮನ ವ್ಯಾಖ್ಯಾನ ಮಾಡಲಾಗಿದೆ ಅವನೇ ಪರಮಾತ್ಮನಿದಾನೆ, ಅವನೇ ಪರಮಪದನಿದಾನೆ, ಅವನ ಹೆಸರೇ ವಿಷ್ಣುವಿದೆ, ಅವನ ಹೆಸರೇ ಮಹಿಳೆರವಿದೆ, ಅವನೇ ‘ಬೃಹತ್’ಶಬ್ದದಿಂದ ವಾಚ್ಯನಿದಾನೆ, ಅವನೇ ‘ಸುಗತೆ’ಶಬ್ದದಿಂದ ಅಭಿಧೇಯನಿದಾನೆ, ಅವನೇ ಜಿನೆಶ್ವರನಿದಾನೆ, ಅವನೇ ವಿಶುದ್ಧನಿದಾನೆ. ಇತ್ಯಾದಿ ಸಾವಿರಾರು ಹೆಸರುಗಳುಭ್ರವನಿದಾನೆಂದು ಪ್ರತ್ಯಕ್ಷಜ್ಞಾನಿಗಳು ಹೇಳುತ್ತಾರೆ.

ಬೇರೆ ಬೇರೆ ಅಭಿರುಚಿಯಲ್ಲಿ ಜೀವರುಗಳಿಗಂತೂ ಯಾವುದೇ ಒಂದು ವಿವಕ್ಷಿತ ಹೆಸರಿನಿಂದ ಆರಾಧ್ಯನಿದಾನವಿಂಬುದು ಇಲ್ಲಿನ ಭಾವಾರ್ಥವಿದೆ. ಹಾಗೆ ಇತರರೆಡೆ ಹೇಳಿಯೂ ಇದ್ದಾರೆ - 'ಒಂದು ಸಾಮಿರದ ಎಂಟು ಹೆಸರುಗಳಿಂದ ಯುಕ್ತನು ಮೋಕ್ಷಪೂರದ ಕಶ್ಶರನಿದಾನ ಆ ಜಿನದೇವನನ್ನು ಎಲ್ಲರು ಆರಾಧಿಸುತ್ತಾರೆ.'

ಕು ಪ್ರಕಾರ ಇಪ್ಪತ್ತು ನಾಲ್ಕು ಸೂತ್ರಗಳ ಮಹಾಸ್ವಲದಲ್ಲಿ ಪರಮಾತ್ಮಪ್ರಕಾಶ ಶಬ್ದದ ಅಧ್ಯಾದ ಮುಖ್ಯ ತೆಯಿಂದ ಕು ಮೂರು ಗಾಥಾ ಸೂತ್ರಗಳಿಂದ ಮೂರನೆಯ ಅಂತರಸ್ವಲವು ಸಮಾಪ್ತವಾಯಿತು.

ಅನಂತರ ಸಿದ್ಧಾರ್ಥಪದ ಕಥನದ ಮುಖ್ಯತೆಯಿಂದ ಮೂರು ಗಾಥಾಸೂತ್ರಗಳವರೆಗೆ ವ್ಯಾಖ್ಯಾನ ಮಾಡುತ್ತಾರೆ. ಅದು ಹೀಗಿದೆ,-

ತದನಂತರ ಸಿದ್ಧಸ್ವರೂಪಕಥನಮುಖ್ಯತ್ವೇನ ಸೂತ್ರತ್ರಯಪಯ್ಯಂತಂ ವ್ಯಾಖ್ಯಾನಂ ಕರೋತಿ ತದ್ವಧಾ-  
ರ್ಯಾಜೇ ಕಮ್ಮು-ಕ್ಷಲು ಕರಿವಿ ಮುಕ್ಕುಲು ಹೋಜು ಅಣಂತು ।  
ಜಿಣವರದೇವಜು ಸೋ ಜಿ ಜಿಯ ಪಭಣೆಲು ಸಿದ್ಧ ಮಹಂತು ॥೨೦೧॥

ಧ್ಯಾನೇನ ಕರ್ಮಕ್ಷಯಂ ಕೃತ್ಯಾ ಮುಕ್ತೋ ಭವತಿ ಅನಂತಃ ।  
ಜಿನವರದೇವೇನ ಸ ಏವ ಜೀವ ಪ್ರಭಣೆತಃ ಸಿದ್ಧೋ ಮಹಾನ್ ॥೨೦೧॥

ಪಭಣೆಲು ಪ್ರಭಣೆತಃ ಕಿಧಿತಃ । ಕೇನ ಕರ್ತೃಭೂತೇನ । ಜಿಣವರದೇವಜು ಜಿನವರದೇವೇನ ।  
ಕೋಟಸೌ ಭಣೆತಃಃ ಸಿದ್ಧ ಸಿದ್ಧಃ । ಕಥಂಭೂತಃ । ವಂಹಂತು ವಹಾಪುರುಷಾದಿ  
ತತ್ತ್ವಾತ್ ಕೇವಲಜ್ಞಾನಾದಿಮಹಾಗುಣಾರಥಾಚ್ಚ- ಮಹಾನ್ । ಕ ಏವ । ಸೋ ಜಿ ಸ ಏವಃ ಸ ಕಃ ಯೋಟಸೌ  
ಮುಕ್ಕುಲು ಹೋಜು ಜ್ಞಾನಾವರಣಾದಿಭಿಃ ಕರ್ಮಭಿಮುಕ್ತೋ । ರಹಿತಃ ಸಮ್ಮತ್ಯಾದ್ವಾಪ್ಯಗುಣಸಹಿತಾಚ್ಚ । ಜಿಯ  
ಹೇ ಜೀವ । ಕಥಂಭೂತಃ । ಅಣಂತು । ನ ವಿದ್ಯತೇತಂತೋ ವಿನಾಶೋ ಯಸ್ಯ ಸ ಭವತ್ಯನಂತಃ । ಕಂ ಕೃತ್ಯಾ  
ಪೂರ್ವಂ ಮುಕ್ತೋ ಭವತಿ । ಕಮ್ಮುಕ್ಷಲು ಕರಿವಿ ವಿಶುದ್ಧಜ್ಞಾನದರ್ಶನಸ್ವಭಾವಾದಾತ್ಮದ್ವಾಪ್ಯಾದಿಲಕ್ಷಣಂ  
ಯದಾರ್ಥರೌದ್ರಧ್ಯಾನದ್ವಯಂ ತೇನೋಪಾಜ್ಞಾತಂ ಯತ್ಪರ್ತ ತಸ್ಯ ಕ್ಷಯಃ ಕರ್ಮಕ್ಷಯಸ್ತಂ ಕೃತ್ಯಾ । ಕೇನ ।  
ರ್ಯಾಜೇಂ ರಾಗಾದಿವಿಕಲ್ಪರಹಿತಸ್ವಸಂವೇದನಜ್ಞಾನಲಕ್ಷಣೇನ ಧ್ಯಾನೇನೇತಿ ತಾತ್ಪರ್ಯಮ್ ॥೨೦೧॥

ಅಥ-

### ಗಾಢ - ೨೦೧

**ಅನ್ವಯಾರ್ಥ :-** [ಜಿಯ] ಎಲ್ಲೆ ಜಿಷಣೇ ! [ರ್ಯಾಜೇಂ] ಯಾರು ಶುಕ್ಲಧ್ಯಾನದಿಂದ [ಕಮ್ಮು-ಕ್ಷಲು  
ಕರಿವಿ] ಕರ್ಮಗಳ ಕ್ಷಯಮಾಡಿ [ಮುಕ್ಕುಲು ಹೋಜು] ಮುಕ್ತರಾಗುತ್ತಾರೆ [ಅಣಂತು] ಅವಿನಾಶಿಯದ್ವಾರೆ  
[ಸೋ ಜಿ] ಅವರನ್ನೇ [ಜಿಣವರದೇವಜು] ಜಿನವರದೇವರು [ಸಿದ್ಧ ಪಭಣೆಲು] ಸಿದ್ಧರೆಂದು ಹೇಳಿದ್ದಾರೆ,  
ಅವರು [ಮಹಂತು] ಮಹಾನರಿದ್ದಾರೆ.

**ಭಾವಾರ್ಥ :-** ರಾಗಮೋದಲಾದ ವಿಕಲ್ಪಗಳಿಂದ ರಹಿತವಾದ ಸ್ವಸಂವೇದನ ಜ್ಞಾನಸ್ವರೂಪದ ಧ್ಯಾನದಿಂದ  
ವಿಶುದ್ಧಜ್ಞಾನ ವಿಶುದ್ಧದರ್ಶನ ಸ್ವಭಾವವುಳ್ಳ ಆತ್ಮದ್ವಾಪ್ಯದಿಂದ ವಿಲಕ್ಷಣವಾದ ಯಾವ ಆರ್ಥ ಮತ್ತು ರೀತ್ಯ ರೂಪದ  
ಎರಡು ಧ್ಯಾನಗಳಿಂದ ಉಪಾಜ್ಞಾಸಲ್ಪಣ ಕರ್ಮಗಳನ್ನ ಕ್ಷಯಮಾಡಿ ಆ ಜ್ಞಾನಾವರಣ ಮೋದಲಾದ  
ಎಂಟು ಕರ್ಮಗಳಿಂದರಹಿತ ಮತ್ತು ಸಮ್ಮತ್ಯಾದ ಮೋದಲಾದ ಎಂಟು ಗುಣಗಳಿಂದ ಸಹಿತರಾಗುತ್ತಾರೆ ಹಾಗೂ  
ಅವಿನಾಶಿಯಿರುತ್ತಾರೆ ಅವರನ್ನೇ ಜಿನವರದೇವರು ಸಿದ್ಧರೆಂದು ಹೇಳಿದ್ದಾರೆ. ಆ ಸಿದ್ಧ ಭಗವಂತರು ಮಹಾಪುರುಷರಿಂದ  
ಆರಾಧಿತರಿರುವುದರಿಂದ ಮತ್ತು ಕೇವಲಜ್ಞಾನ ಮೋದಲಾದ ಮಹಾಗುಣಗಳ ಆಧಾರಿತರುವುದರಿಂದ ಅವರು  
ಮಹಾನರಿದ್ದಾರೆ.

ಈಗ ಮತ್ತೆ ಸಿದ್ಧರ ಮಹಿಮೆಯನ್ನೇ ಹೇಳುತ್ತಾರೆ,-

ಧ್ಯಾನದಿ ಕರ್ಮಕ್ಷಯಮಾಡಿ ಮುಕ್ತರಾದವರನಂತರಿಹರು ।  
ಜಿನವರದೇವರವರನೆ ಸಿದ್ಧ ಮಹಾನರೆಂದಿಹರು ಎಲೆ ಜೀವ ॥೨೦೧॥

ಅಣ್ಣ ವಿ ಬಂಧು ವಿ ತಿಹುಯಣಹ ಸಾಸಯ-ಸುಕ್ಕ-ಸಹಾಲು ।  
 ತಿತ್ತಿ ಜಿ ಸಯಲು ವಿ ಕಾಲು ಜಿಯ ಣೇವಸಜಿ ಲದ್ಭ-ಸಹಾಲು ॥೨೦೨॥  
 ಅನ್ಯದಪಿ ಬಂಧುರಪಿ ತ್ರಿಭುವನಸ್ಯ ಶಾಶ್ವತಸೌಖ್ಯಸ್ವಭಾವಃ.  
 ತತ್ತ್ವೇವ ಸಕಲಮುಪಿ ಕಾಲಂ ಜೀವ ನಿವಸತಿ ಲಬ್ಧಸ್ವಭಾವಃ ॥೨೦೩॥

ಅಣ್ಣ ವಿ ಇತ್ಯಾದಿ । ಅಣ್ಣ ವಿ ಅನ್ಯದಪಿ ಪ್ರನರಪಿ ಸ ಪೂರ್ವೋಕ್ತಃ ಸಿದ್ಧಃ । ಕಥಂಭೂತಃ । ಬಂಧು ವಿ ಬಂಧುರೇವ । ಕಸ್ಯ । ತಿಹುಯಣಹಂ ತ್ರಿಭುವನಸ್ವಭವ್ಯಜನಸ್ಯ । ಪ್ರನರಪಿ ಕಿಂ ವಿಶ್ವಃ । ಸಾಸಯಸುಕ್ಕ-ಸಹಾಲು ರಾಗಾದಿರಹಿತಾವ್ಯಾಬಾಧಶಾಶ್ವತಸುಖಿಸ್ವಭಾವಃ । ಏವಂಗುಣವಿಶ್ವಃ ಸನ್ ಕಿಂ ಕರೋತಿ ಸ ಭಗವಾನ್ । ತಿತ್ತಿ ಜಿ ತತ್ತ್ವೇವ ಮೋಕ್ಷಪದಿನಿವಸಜಿ ನಿವಸತಿ । ಕಥಂಭೂತಃ ಸನ್ । ಲದ್ಭಸಹಾಲು ಲಬ್ಧಶುದಾಶ್ವತಸ್ವಭಾವಃಜಯತಾಲಂ ನಿವಸತಿ । ಸಯಲು ವಿ ಸಮಸ್ತಮಪ್ಯನಂತಾನಂತಕಾಲಪರ್ಯಂತಂ ಜಿಯ ಹೇ ಜೀವ ಇತಿ । ಅತ್ಯಾನೇನ ಸಮಸ್ತಕಾಲಗ್ರಹಣೇನ ವಿಮುಕ್ತಂ ಭವತಿ । ಯೇ ಕೇಳನ ವದಂತಿ ಮುಕ್ತಾನಾಂ ಪ್ರನರಪಿ ಸಂಸಾರೇ ಪತನಂ ಭವತಿ ತಸ್ತತಂ ನಿರಸ್ತಮಿತಿ ಭಾವಾರ್ಥಃ ॥೨೦೪॥

ಅಧ-

ಜಮ್ಮಣ-ಮರಣ-ವಿವಚ್ಚಿಯಲು ಚಲು-ಗಜ-ದುಕ್ಕ ವಿಮುಕ್ತಃ ।  
 ಕೇವಲ-ದಂಸಣ-ಛಾಣಮಲು ಣಂದಜಿ ತಿತ್ತಿ ಜಿ ಮುಕ್ತಃ ॥೨೦೫॥

### ಗಾಥ - ೨೦೬

ಅನ್ನಯಾರ್ಥ :- [ಜಿಯ] ಎಲ್ಲೆ ಜೀವನೇ ! [ಅಣ್ಣ ವಿ] ಮತ್ತೆ ಆ ಸಿದ್ಧಭಗವಂತರು [ತಿಹುಯಣ ಬಂಧು ವಿ] ಮೂರು ಲೋಕದ ಭವ್ಯ ಜನರಿಗೆ ಹಿತವನ್ನಂಟು ಮಾಡುವಂಥ ಬಂಧುಗಳಿದ್ದಾರೆ [ಸಾಸಯ-ಸುಕ್ಕ ಸಹಾಲು] ಶಾಶ್ವತವಾದ ಸುಖ ಸ್ವಭಾವಪ್ರಾಳ್ಯವರಿದ್ದಾರೆ ಮತ್ತು [ಲದ್ಭ-ಸಹಾಲು] ನಿಜಸ್ವಭಾವವನ್ನ ಪಡೆದು (ಸಯಲು ಕಾಲು ವಿ) ಸದಾಕಾಲವೂ [ತಿತ್ತಿ ಜಿ] ಅಲ್ಲಿಯೇ ಎಂದರೆ ಮೋಕ್ಷಪದದಲ್ಲಿಯೇ [ಣೇವಸಜಿ] ನಿವಾಸ ಮಾಡುತ್ತಾರೆ.

ಭಾವಾರ್ಥ :- ಆ ಪೂರ್ವೋಕ್ತ ಸಿದ್ಧಭಗವಂತರು ಮೂರು ಲೋಕದಲ್ಲಿ ವಾಸಿಸುವ ಭವ್ಯ ಜನರ ಬಂಧುಗಳೇ ಇದ್ದಾರೆ. ರಾಗಾದಿಗಳಿಂದ ರಹಿತ ಅವ್ಯಾಬಾಧ ಶಾಶ್ವತ ಸುಖಸ್ವಭಾವವಿರುವಂಥ ಗುಣವಿಶ್ವರಾದ ಆ ಭಗವಂತರು ಶುದ್ಧ ಆತ್ಮ ಸ್ವಭಾವವನ್ನ ಪ್ರಾಪ್ತ ಮಾಡಿಕೊಂಡು ಸಮಸ್ತ ಕಾಲದವರೆಗೆ ಎಂದರೆ ಅನಂತಾನಂತಕಾಲದವರೆಗೆ ಮೋಕ್ಷಪದದಲ್ಲಿ ವಾಸಿಸಿರುತ್ತಾರೆ. ‘ಸಮಸ್ತ ಕಾಲ ವಿಮುಕ್ತರಿರುತ್ತಾರೆ’ಂಬ ಕಥನದಿಂದ ಮುಕ್ತ ಜೀವರುಗಳು ಪ್ರನಃ ಸಂಸಾರದಲ್ಲಿ ಬೀಳುತ್ತಾರೆಂದು ಹೇಳುವಂಥ ಕೆಲವರ ಮತದ ಖಂಡನೆ ಮಾಡಲಾಗಿದೆಯೆಂಬುದು ಇಲ್ಲಿನ ಭಾವಾರ್ಥವಿದೆ.

ಈಗ ಮತ್ತೆ ಸಿದ್ಧರ ವರ್ಣನೆಯನ್ನೇ ಮಾಡುತ್ತಾರೆ.

ಮೇಣವರು ತ್ರಿಭುವನ ಬಂಧು ಶಾಶ್ವತಸೌಖ್ಯಸ್ವಭಾವರಿಹರು ।  
 ಮೇಣಲ್ಲಿ ಸಕಲಕಾಲ ನಲೆಪರೆಲೆಜೀವ ಲಬ್ಧಸ್ವಭಾವದಿ ॥೨೦೭॥  
 ಸಾಪುಪುಟ್ಟಗಳಿಂದರಹಿತ ಚತುರ್ಗತಿದುಃಖಿಗಳಿಂದರಹಿತ ।  
 ಕೇವಲದರ್ಶನಜಾನಮಯಮುಕ್ತರಿದಲ್ಲಿಯೇ ತೋಷಿಪರು ॥೨೦೮॥

ಜನ್ಮ ಮರಣವಿವರ್ಜಿತಃಕರ್ತುಗ್ರಂಥಿದುಃಖಿಮುಕ್ತಃ .  
ಕೇವಲದರ್ಶನಜ್ಞಾನಮಯಃ ನಂದತಿ ತತ್ತ್ವವ ಮುಕ್ತಃ ॥೧೦೬॥

ಪುನರಪಿ ಕಥಂಭೂತಃ ಸ ಭಗವಾನ್ | ಜಮ್ಮಣಮರಣವಿವಜ್ಜಿಯಲು ಜನ್ಮಮರಣವಿವರ್ಜಿತಃ | ಪುನರಪಿ ಕಿಂ ವಿಶಿಷ್ಟಃ | ಚಲಿಗಳಿದುಕ್ಷಿವಿಮುಕ್ತು ಸಹಜಶುದ್ಧಪರಮಾನಂದೈಕಸ್ಥಭಾವಂ ಯದಾತ್ಮಸುಖಿಂ ತಸ್ಮಾದ್ವಿಪರೀತಂ ಯಚ್ಚರ್ತುಗ್ರಂಥಿದುಃಖಿಂ ತೇನ ವಿಮುಕ್ತೋ ರಹಿತಃ | ಪುನರಪಿ ಕಿಂಸ್ವರೂಪಃ | ಕೇವಲ- ದಂಸಣಾಣಾಣಿಮಲು ಕ್ರಮಕರಣವ್ಯವಧಾನರಹಿತತ್ವೇನ ಜಗತ್ಯ ಯಕಾಲತ್ರಯವರ್ತಿಪದಾಧಾರಾನಾಂ ಪ್ರಕಾಶಕೇವಲದರ್ಶನಜ್ಞಾನಾಭಾಷ್ಯಾಂ ನಿವ್ಯಾತಿಸ್ಕೇವಲದರ್ಶನಜ್ಞಾನಮಯಃ | ಏವಂಗುಣವಿಶಿಷ್ಟಃ ಸನ್ ಕಿಂ ಕರೋತಿ | ಣಂದಜಿ ಸ್ವಕೀಯಸ್ವಾಭಾವಿಕಾ-ನಂತರ್ಜಾನಾದಿಗುಣಃ : ಸಹ ನಂದತಿ ವೃದ್ಧಿಂ ಗಚ್ಛತಿ | ಕ್ಷ | ತಿತ್ತು ಜಿ ತತ್ತ್ವವ ಮೋಕ್ಷಪದೇ | ಪುನರಪಿ ಕಿಂವಿಶಿಷ್ಟಃ ಸನ್ | ಮುಕ್ತುಜ್ಞಾನಾವರಣಾದ್ಯಷ್ಟಕರ್ಮನಿಮುಕ್ತೋ ರಹಿತಃ ಅವ್ಯಾಭಾಧಾದ್ಯನಂತರುಣಃ : ಸಹಿತಶೇತ್ರಿ ಭಾವಾಧಃ : ॥೧೦೬॥ | ಏವಂ ಚತುರ್ವಿಂಶತಿಸೂತ್ರಪ್ರಮಿತ- ಮಹಾಸ್ವಲಮಧ್ಯೇ ಸಿದ್ಧಪರಮೇಷ್ಠಿವ್ಯಾಖ್ಯಾನಮುಖ್ಯತ್ವೇನ ಸೂತ್ರತ್ರಯೇಣ ಚತುರ್ಧರ್ಮಮಂತರಸ್ಥಲಂ ಗತಮ್ |

ಅಧಾನಂತರಂ ಪರಮಾತ್ಮಪ್ರಕಾಶಭಾವನಾರಥಪರುಷಾಣಾಂ ಫಲಂ ದರ್ಶಯನ್ ಸೂತ್ರತ್ರಯಪಯಂತಂ ವ್ಯಾಖ್ಯಾನಂ ಕರೋತಿ | ತಥಾಂ-

### ಗಾಢೆ - ೧೦೬

**ಅನ್ಯಯಾಧಃ :-** ಆ ಸಿದ್ಧಭಗವಂತರು [ಜಮ್ಮಣ-ಮರಣ-ವಿವಜ್ಜಿಯಲು] ಜನ್ಮ-ಮರಣಾಗಳಿಂದ ರಹಿತರಿದ್ದಾರೆ, [ಚಲಿಗಳ-ದುಕ್ಷಿವಿಮುಕ್ತು] ನಾಲ್ಕುಗತಿಯ ದುಃಖಿಗಳಿಂದ ರಹಿತರಿದ್ದಾರೆ, [ಕೇವಲ-ದಂಸಣಾಣಾಣಿಮಲು] ಕೇವಲದರ್ಶನಜ್ಞಾನಮಯರಿದ್ದಾರೆ, [ಮುಕ್ತು] ಮುಕ್ತರಿದ್ದಾರೆ, [ತಿತ್ತು ಜಿ] ಅಲ್ಲಿಯೇ ಎಂದರೆ ಮೋಕ್ಷ ಪದದಲ್ಲಿಯೇ [ಣಂದಜಿ] ಅನಂದ ಪದುತ್ತಾರೆ ಎಂದರೆ ತಮ್ಮ ಸ್ವಭಾವದಲ್ಲಿಯೇ ಆನಂದರೂಪದಿಂದ ವಿರಾಜಿಸುತ್ತಾರೆ.

**ಭಾವಾಧಃ :-** ಆ ಸಿದ್ಧಭಗವಂತರು ಜನ್ಮ-ಮರಣಾಗಳಿಂದ ರಹಿತರಿದ್ದಾರೆ, ಒಂದು ಸಹಜ ಶುದ್ಧವರಮಾನಂದವೇ ಸ್ವಭಾವವಿರುವಂಧ ಆ ಆತ್ಮಸುಖಿಂದ ವಿಪರೀತವಾದ ನಾಲ್ಕುಗತಿಗಳ ದುಃಖಿದಿಂದರಹಿತರಿದ್ದಾರೆ, ಕೇವಲದರ್ಶನಜ್ಞಾನಮಯರಿದ್ದಾರೆ, ಕ್ರಮಕರಣವ್ಯವಧಾನರಹಿತತೆಯಿಂದ ಮೂರು ಲೋಕದ ಶ್ರೀಕಾಲವರ್ತಿಪದಾಧಾರ ಪದಾಧಾಗಳ ಪ್ರಕಾಶಕಾದ ಕೇವಲದರ್ಶನಮತ್ತು ಕೇವಲಜ್ಞಾನದಿಂದ ರಚನೆಗೊಂಡವರಿದ್ದಾರೆ. ಇಂಥ ಗುಣವಿಶಿಷ್ಟತೆಯುಳ್ಳ ಸಿದ್ಧಭಗವಂತರು ಜ್ಞಾನಾವರಣ ಮೋದಲಾದ ಎಂಟು ಕರ್ಮಗಳಿಂದ ರಹಿತರು ಮತ್ತು ಅವ್ಯಾಭಾಧ ಮೋದಲಾದ ಅನಂತಗುಣಾಗಳಿಂದ ಸಹಿತರಾಗಿರುತ್ತ ತಮ್ಮ ಸ್ವಾಭಾವಿಕವಾದ ಅನಂತಜ್ಞಾನ ಮೋದಲಾದ ಗುಣಗಳಿಂದ ವ್ಯಾಪಕವಾಗಿರುತ್ತಾರೆ.

ಈ ಪ್ರಕಾರ ಇಪ್ಪತ್ತನಾಲ್ಕು ಸೂತ್ರಗಳ ಮಹಾಸ್ವಲದಲ್ಲಿ ಸಿದ್ಧಪರಮೇಷ್ಠಿಗಳ ವ್ಯಾಖ್ಯಾನದ ಮುಖ್ಯತೆಯಿಂದ ಈ ಮೂರು ಗಾಣಾಸೂತ್ರಗಳಿಂದ ನಾಲ್ಕನೆಯ ಅಂತರಸ್ಥಲವು ಸಮಾಪ್ತವಾಯಿತು.

ಅನಂತರ ಮೂರು ಸೂತ್ರಗಳವರೆಗೆ ಪರಮಾತ್ಮಪ್ರಕಾಶನ ಭಾವನೆಯಲ್ಲಿ ಅನುರಕ್ತರಾದ ಪುರುಷರಿಗೆ ಯಾವ ಫಲವಾಗುತ್ತದೆಯೆಂಬುದನ್ನು ತಿಳಿಸಿಕೊಡುವ ವ್ಯಾಖ್ಯಾನವನ್ನೇಗ ಮಾಡುತ್ತಾರೆ. ಅದು ಹೀಗಿದೆ,-

ಜೇ ಪರಮಪ್ರ -ಪರಮಾಸು ಮುಣಿ ಭಾವಿಂ ಭಾವಹಿ ಸತ್ತಿ  
ಮೋಹು ಜಿಣೆವಿನು ಸಯಲು ಜಿಯ ತೇ ಬುಜ್ಜಹಿ ಪರಮತ್ತಿ ॥೨೦೪॥

ಯೇ ಪರಮಾತ್ಮ ಪ್ರಕಾಶಂ ಮುನಯಃ ಭಾವೇನ ಭಾವಯಂತಿ ಶಾಸ್ತ್ರಮ್‌ |  
ಮೋಹಂ ಜಿತ್ತಾಸಕಲಂ ಜೀವ ತೇ ಬುಧ್ಯಂತಿ ಪರಮಾರ್ಥಮ್‌ ॥೨೦೫॥

ಭಾವಹಿಂ ಭಾವಯಂತಿ ಧ್ಯಾಯಂತಿ | ಕೇ ಮುಣಿ ಮುನಯಃ ಜೇ ಯೇ ಕೇಜನ | ಕಂ ಭಾವಯಂತಿ  
ಸತ್ತಿ ಶಾಸ್ತ್ರಮ್‌ | ಪರಮಪ್ರಪರಮಾಸು ಪರಮಾತ್ಮ ಸ್ವಭಾವಪ್ರಕಾಶತ್ವಪರಮಾತ್ಮಪ್ರಕಾಶಸಂಜ್ಞಮ್‌ | ಕೇನ ಭಾವಯಂತಿ  
ಭಾವಿಂ ಸಮಸ್ತರಾಗಾದ್ಯಪಧ್ಯಾನರಹಿತಶ್ವದಭಾವೇನ | ಕಂ ಕೃತ್ವಾ ಪೂರ್ವಮ್‌ | ಜಿಣೆವಿನು ಜಿತ್ತಾ | ಕಮ್‌ |  
ಮೋಹು ನಿಮೋಹಪರಮಾತ್ಮತ್ವದ್ವಿಲಕ್ಷಣಂ ಮೋಹಮ್‌ | ಕತಿಸಂಖ್ಯೋಪೇತಮ್‌ | ಸಯಲು ಸಮಸ್ತಂ  
ನಿರವಶೇಷಂ ಜಿಯ ಹೇ ಜೀವೇತಿ ತೇ ತ ಏವಂಗುಣವಿತಿಷ್ಠಾಸ್ತಪ್ರೋಧನಾಃ ಬುಜ್ಜಹಿಂ ಬುಧ್ಯಂತಿ | ಕಮ್‌ |  
ಪರಮತ್ತಿ ಪರಮಾರ್ಥಶಬ್ದವಾಚ್ಯಂ ಚಿದಾನಂದೈಕಸ್ವಭಾವಂ ಪರಮಾತ್ಮನಮಿತಿ ಭಾವಾರ್ಥಃ ॥೨೦೬॥

ಅಥ-

ಅಣ್ಣ ವಿ ಭತ್ತಿಯೇ ಜೇ ಮುಣಿಹಿ ಇಹ ಪರಮಪ್ರ-ಪರಮಾಸು |  
ಲೋಯಾಲೋಯ-ಪರಮಾಸಯರು ಪಾವಹಿ ತೇ ವಿ ಪರಮಾಸು ॥೨೦೭॥

### ಗಾಥ - ೨೦೪

**ಅನ್ನಯಾರ್ಥ :-** [ಜಿಯ] ಎಲ್ಲೆ ಜೀವನೇ ! [ಜೇ ಮುಣಿ] ಯಾವ ಮುನಿಗಳು [ಸಯಲು  
ಮೋಹು ಜಿಣೆವಿನು] ಸಮಸ್ತ ಮೋಹವನ್ನು ಜಯಿಸಿ, [ಭಾವಿಂ] ಶುದ್ಧ ಭಾವದಿಂದ [ಪರಮಪ್ರ-ಪರಮಾಸು  
ಸತ್ತಿ] ಪರಮಾತ್ಮಪ್ರಕಾಶ ನಾಮದ ಶಾಸ್ತ್ರವನ್ನು [ಭಾವಹಿಂ] ಧ್ಯಾನಿಸುತ್ತಾರೆ [ತೇ]ಅವರು [ಪರಮತ್ತಿ]  
ಪರಮಾತ್ಮನನ್ನು [ಬುಜ್ಜಹಿಂ] ತಿಳಿಯುತ್ತಾರೆ.

**ಭಾವಾರ್ಥ :-** ಯಾವ ಮುನಿಗಳು ನಿಮೋಹ ಪರಮಾತ್ಮತತ್ವದಿಂದ ವಿಲಕ್ಷಣವಾದ ಮೋಹವನ್ನು  
ಜಯಿಸಿ ಸಮಸ್ತ ರಾಗಾದಿಗಳ ಅಪಧ್ಯಾನದಿಂದ ರಹಿತವಾದ ಶುದ್ಧಭಾವದಿಂದ ಪರಮಾತ್ಮಸ್ವಭಾವದ  
ಪ್ರಕಾಶಕವಿರುವುದರಿಂದ ಪರಮಾತ್ಮಪ್ರಕಾಶಕವಿದೆ ಆ ಪರಮಾತ್ಮಪ್ರಕಾಶನಾಮದ ಶಾಸ್ತ್ರವನ್ನು ಧ್ಯಾನಿಸುತ್ತಾರೆ. ಆ  
ತಪೋಧನರು ಪರಮಾರ್ಥಶಬ್ದದಿಂದ ವಾಚ್ಯನಾದ ಒಂದು ಚಿದಾನಂದ ಸ್ವಭಾವವಿರುವಂಥ ಪರಮಾತ್ಮನನ್ನು  
ಸರಿಯಾಗಿ ತಿಳಿಯುತ್ತಾರೆ.

ಈಗ ಮತ್ತೆ ಪರಮಾತ್ಮಪ್ರಕಾಶದ ಅಭ್ಯಾಸದ ಘಳವನ್ನು ಹೇಳುತ್ತಾರೆ,-

ಪರಮಾತ್ಮಪ್ರಕಾಶ ಶಾಸ್ತ್ರವನು ಭಾವದಿಂ ಭಾವಿಸುವ ಮುನಿಯು |  
ಪರಮಾತ್ಮನನು ತಿಳಿಯುವನೆಲೆ ಜೀವ ಸಮಸ್ತಮೋಹವನುಜಯಿಸಿ ॥೨೦೮॥  
ಯಾವನೇ ಪರಮಾತ್ಮಪ್ರಕಾಶವನು ಭತ್ತಿಯಿಂದ ತಿಳಿಯುವನು |  
ಅವನು ಪಡೆವನು ಲೋಕಾಲೋಕ ಪ್ರಕಾಶಕರ ಪ್ರಕಾಶವನು ॥೨೦೯॥

ಅನ್ಯದಲ್ಲಿ ಭಕ್ತ್ಯಾ ಯೇ ಮನ್ಯಂತೇ ಇಮಂ ಪರಮಾತ್ಮಪ್ರಕಾಶಮ್ |  
ಲೋಕಾಲೋಕಪ್ರಕಾಶರಂ ಪ್ರಾಪ್ತವಂತಿ ತೇಂದಪಿ ಪ್ರಕಾಶಮ್ ||೨೦೫||

ಅಣ್ಣಿ ವಿ ಇತ್ಯಾದಿ | ಅಣ್ಣಿ ವಿ ಅನ್ಯದಲ್ಲಿ ವಿಶೇಷಘಳಂ ಕಥ್ಯತೇ | ಭತ್ತಿವಿ ಜೀ ಮುಣಹಿಂ ಭಕ್ತ್ಯಾ ಯೇ ಮನ್ಯಂತೇ ಜಾನಂತಿ | ಕಮ್ | ಪರಮಪ್ರಪಯಾಸು ಇಮಂ ಪ್ರತ್ಯಕ್ಷೇಭೂತಂ ಪರಮಾತ್ಮಪ್ರಕಾಶಗ್ರಂಥಮ-  
ಧರ್ಮತಸ್ತಂ ಪರಮಾತ್ಮಪ್ರಕಾಶಭೂತಾಚ್ಯಂ ಪರಮಾತ್ಮತತ್ತ್ವಂ ಪಾವಹಿಂ ಪ್ರಾಪ್ತವಂತಿ ತೇ ಏ ವಿ ತೇಂದಪಿ | ಕಮ್ |  
ಪಯಾಸು ಪ್ರಕಾಶಭೂತಾಚ್ಯಂ ಕೇವಲಭೂತಂ ತದಾಧಾರಪರಮಾತ್ಮಾನಂ ವಾ | ಕಥಂಭೂತಂ ಪರಮಾತ್ಮ-  
ಪ್ರಕಾಶಮ್ | ಲೋಯಾಲೋಯಪಯಾಸಯರು ಅನಂತಗುಣಪಯಾರ್ಯಸಹಿತತ್ತಿಕಾಲವಿಪಯಲೋಕ-  
ಲೋಕಪ್ರಕಾಶಕ್ರಮಿತಿ ತಾತ್ಪರ್ಯಮ್ ||೨೦೬||

ಉಧ -

ಜೀ ಪರಮಪ್ರಪಯಾಸಯಹಂ ಅಣುದಿಣಿ ಶಾಲು ಲಯಂತಿ |

ತುಟ್ಟಿ ಇ ಮೋಹ ತಡತ್ತಿ ತಹಂ ತಿಹುಯಣಿ-ಶಾಹ ಹವಂತಿ ||೨೦೭||

### ಗಾಥ - ೨೦೮

ಅನ್ಯಯಾಧರ :- [ಜೀ] ಯಾರು [ಇಹು ಪರಮಪ್ರಪಯಾಸು] ಈ ಪರಮಾತ್ಮಪ್ರಕಾಶ ಶಾಸ್ತ್ರವನ್ನು  
[ಭತ್ತಿವಿ] ಭಕ್ತಿಯಿಂದ [ಮುಣಹಿಂ] ತಿಳಿಯುತ್ತಾರೆ [ತೇವಿ] ಅವರು ಕೂಡ [ಲೋಯಾ ಲೋಯ-  
ಪಯಾಸಯರು] ಲೋಕಾಲೋಕದ ಪ್ರಕಾಶಕವಾದ [ಪಯಾಸು] ಪ್ರಕಾಶವನ್ನು ಎಂದರೆ ಕೇವಲಭೂತಾನ ಹಾಗೂ  
ಅದರ ಆಧಾರಭೂತವಾದ ಪರಮಾತ್ಮತತ್ತ್ವವನ್ನು [ಪಾವಹಿಂ] ಪಡೆಯುತ್ತಾರೆ. [ಅಣ್ಣಿ]-ಎಂದು ಇನ್ನೊಂದು  
ವಿಶೇಷ ಘಲವನ್ನು ಹೇಳಿದ್ದಾರೆ.

ಭಾವಾಧರ :- ಯಾರುಈ ಪರಮಾತ್ಮಪ್ರಕಾಶ ಗ್ರಂಥವನ್ನು ಅಧರಿಸಿದಂದ ಕೂಡ ಪರಮಾತ್ಮತತ್ವದಿಂದ  
ವಾಚ್ಯವಾದ ಕೇವಲಭೂತಾನ ಮತ್ತು ಅದರ ಆಧಾರಭೂತವಾದ ಪರಮಾತ್ಮಪ್ರಕಾಶವನ್ನು ಪರಮಾತ್ಮತತ್ತ್ವವನ್ನು  
ಪಡೆಯುತ್ತಾರೆಂದು ಇನ್ನೊಂದು ವಿಶೇಷಘಲವನ್ನು ಹೇಳಿದ್ದಾರೆ.

ಈಗ ಮತ್ತೆ ಪರಮಾತ್ಮಪ್ರಕಾಶದ ಅಭ್ಯಾಸದ ಘಲವನ್ನು ಹೇಳುತ್ತಾರೆ,-

### ಗಾಥ - ೨೦೯

ಅನ್ಯಯಾಧರ :- [ಜೀ] ಯಾವ ವಿವೇಕ ಜೀವರುಗಳು [ಪರಮಪ್ರಪಯಾಸಯಹಂ ಶಾಲು]  
ಪರಮಾತ್ಮಪ್ರಕಾಶದ ಹೆಸರನ್ನು [ಅಣುದಿಣಿ ಲಯಂತಿ] ಯಾವಾಗಲೂ ತೆಗೆದುಕೊಳ್ಳುತ್ತಾರೆ [ತಹಂ ಮೋಹ]  
ಅವರ ಮೋಹವು [ತಡತ್ತಿ] ಶೀಘ್ರವಾಗಿ [ತುಟ್ಟಿಇ] ನಾಶ ಹೊಂದುತ್ತದೆ. [ತಿಹುಯಣಿ-ಶಾಹ ಹವಂತಿ]  
ಮತ್ತು ಅವರು ಕೇವಲಭೂತಾನವನ್ನು ಉತ್ಪನ್ನ ಮಾಡಿಕೊಂಡು ಮೂರು ಲೋಕದ ಪ್ರಭುಗಳಾಗುತ್ತಾರೆ.

ಯಾವನೀ ಪರಮಾತ್ಮಪ್ರಕಾಶದ ಹೆಸರನನುದಿನ ನೆನೆಯುವನು |

ಅವನ ಮೋಹ ಶೀಘ್ರವಾಗಿ ಶ್ರಿಭವನನಾಥನಾಗುವನು ||೨೦೯||

ఏ పరమాత్మప్రకాశస్త అనుదినం నామం గృహణంతి ।  
త్రుట్యైతి మోడః ర్యాణితి తేషాం త్రీభువనాధా భవంతి ॥१०६॥

లయంతి గృహణంతి జే యీ ఎవేకినసి కొలు నామ | కస్య | పరమప్రపంచాశయహం  
వ్యవహారేణ పరమాత్మ ప్రకాశభిధానగ్రంథస్య నిజయీన తు పరమాత్మ ప్రకాశభూష్యస్య కేవలజ్ఞానాద్య -  
నంతగుణస్ఫురూపస్య పరమాత్మపదాధ్యస్య | కథమ్ | అనుదిసు అనవరతమ్ | తేషాం కిం ఘలం  
భవతి | తుట్టెళు నస్యతి | కోఽశా | మోహు నిమోహాత్మద్వాచ్ఛిక్షశోఽమోహః తడత్తి రుణితి  
తహం తేషామ్ | న కేవలం మోహో నస్యతి తిమయణకాహ హవంతి తేన పూపోత్తేన  
నిమోహహశుద్ధాత్మతత్త్వభావనాఖలేన పూషణ దేవేంద్రజక్తువత్యాదివిభూతివితేషం లబ్ధాజ  
పశ్చాజ్ఞినదీశ్వాం గృహీత్వాం చ కేవలజ్ఞానముత్వాద్య త్రిభువననాథా భవంతితి భావాధ్యః ||७०॥  
ఏవం చతుర్వింతతీతిసూత్రప్రమితమహాశ్చలమధ్యే పరమాత్మప్రకాశభావనాఖలకథనముఖ్యత్వేన  
సూత్రత్రయేణ పంచమం శైలం గతమ్ |

ಅಧ ಪರಮಾತ್ಮಪುರುಷಕಾಶ ಶಬ್ದವಾಚೋ ಯೋಽಸೌ ಪರಮಾತ್ಮಾ ತದಾರಾಧಕಪುರುಷಲಕ್ಷಣಾಭಿಷಾಪನಾಧ್ಯಾತ್ಮಾ ಸೂತ್ರತ್ರಯೇಣ ವಾ ಶಾ ನಂ ಕರೋತಿ । ತದ್ದ್ವಾ-

ಜೇ ಭವ-ದುಕ್ತಿಹ ಬೀಳಿಯಾ ಪಲು ಇಚ್ಛಿ ಣಿವಾಟು |

ಇಹ ಪರಮಪ್ರ-ಪರ್ಯಾಸಹ ತೇ ಪರ ಜೋಗ್ಗಿ ವಿಯಾಣಿ ॥೧೦೨॥

**ಭಾವಾರ್ಥ :** - ಯಾವ ವಿವೇಕೀ ಜೀವರುಗಳು ವ್ಯವಹಾರದಿಂದ ಪರಮಾತ್ಮಪ್ರಕಾಶ ನಾಮದ ಗ್ರಂಥದ ಮತ್ತು ನಿಶ್ಚಯದಿಂದ ಪರಮಾತ್ಮಾಭೂದಿಂದ ವಾಚ್ಯವಾದಂಥ ಕೇವಲಜ್ಞಾನ ಮೋದಲಾದ ಅನಂತಗುಣಸ್ವರೂಪವಾದ ಪರಮಾತ್ಮಪದಾರ್ಥದ ಹೆಸರನ್ನು ಯಾವಾಗಲೂ ತೆಗೆದುಹೊಳ್ಳುತ್ತಾರೆ ಅವರ ನಿರ್ಮೋಹ ಆತ್ಮದೃವ್ಯಾದಿದ ವಿಲ್ಕಣಾವಾದ ಮೋಹವು ಶೀಘ್ರವಾಗಿ ನಾಶಮೊಂದುತ್ತದೆ. ಕೇವಲ ಮೋಹವೇ ನಾಶವಾಗುತ್ತದೆಯೆಂದಿಷ್ಟೇ ಇಲ್ಲ, ಅದರೆ ಈ ಪೂರ್ವೋಕ್ತ ನಿರ್ಮೋಹ ಶುದ್ಧ ಆತ್ಮತತ್ತ್ವದ ಭಾವನೆಯ ಫಲದಿಂದ ಮೋದಲು ದೇವೇಂದ್ರ, ಚಕ್ರವರ್ತಿ ಮೋದಲಾದ ಬಿಭೂತಿ ವಿಶೇಷಗಳನ್ನು ಪಡೆದು ನಂತರ ಜಿನದಿಕ್ಷೇಯನ್ನು ಧರಿಸಿ ಕೇವಲ ಜ್ಞಾನವನ್ನುಂಟನ್ನು ಮಾಡಿಕೊಂಡು ಮೂರು ಲೋಕದ ಪ್ರಭುಗಳಾಗುತ್ತಾರೆ.

ఈ ప్రకార ఇష్టప్తునాల్సు సోత్రగళ మహాస్థలదల్లి పరమాత్మప్రకాశద భావనేయ ఫలదక్తమద ముఖ్యతెఱింద మూరుగాధాసోత్రగళింద ఐదనేయ స్థలపు సమాప్తవాయితు.

ಕಂಗ ಪರಮಾತ್ಮಪ್ರಕಾಶ ಶಬ್ದದಿಂದ ವಾಚ್ಯನಾದಂಥ ಆ ಪರಮಾತ್ಮನ ಆರಾಧಕರಾದ ಪುರುಷರ ಲಕ್ಷ್ಯಾವನ್ನು ತಿಳಿದುಕೊಳ್ಳುವ ಸಲುವಾಗಿ ಕಂಗ ಮೂರು ಗಾಧಾಸೂತ್ರಗಳಿಂದ ವ್ಯಾಪ್ತಾನ ಮಾಡುತ್ತಾರೆ. ಅದು ಹೀಗಿದೆ,-

ಯಾವನೇ ಭವದು:ಖಕೆ ಹೆಡರಿ ನಿವಾಣ ಪದವನಿಚ್ಛಿಸುವನು ।  
ಅವನೇ ಪರಮಾತ್ಮ ಪ್ರಕಾಶಕೆ ಯೋಗ್ಯನಿಹನೆಂದು ತಿಳಿವುದು ॥೧೦೧॥

ಯೇ ಭವದು:ಖೇಭ್ಯಃ ಭೀತಾ: ಪದಂ ಇಚ್ಛಂತಿ ನಿವಾಜಿಮ್‌ |  
ಇಹ ಪರಮಾತ್ಮಪ್ರಕಾಶಕಸ್ಯ ತೇ ಪರಂ ಯೋಗ್ಯ ವಿಜಾನಿಃ ||೨೦೬||

ತೇ ಪರ ತ ಏವ ಜೋಗ್ಯ ವಿಯಾಣಿ ಯೋಗ್ಯ ಭವಂತಿತಿ ವಿಜಾನಿಃ | ಕಸ್ಯ | ಇಹ ಪರಮಪ್ರಪಂಚಾ-  
ಸಯಮ ವ್ಯವಹಾರೇಣಾಸ್ಯ ಪರಮಾತ್ಮಪ್ರಕಾಶಾಭಿಧಾನಗ್ರಂಥಸ್ಯ, ಪರಮಾಧೀನ ತು ಪರಮಾತ್ಮಪ್ರಕಾಶ-  
ಶಬ್ದವಾಚ್ಯಸ್ಯ ನಿದೋಽಪಿಪರಮಾತ್ಮನಃ | ತೇ ಕೇ | ಜೇ ಬೀಳಿಯಾ ಯೇ ಭೀತಾ: | ಕೇಷಾಮ್ | ಭವದುಕ್ಷಂ  
ರಾಗಾದಿವಿಕಲ್ಪರಹಿತಪರಮಾಹಾದರೂಪಶುದ್ಧಾರ್ಥಾರ್ಥಾರ್ಥಾರ್ಥಾರ್ಥಾರ್ಥಾರ್ಥಾರ್ಥಾರ್ಥಾರ್ಥಾರ್ಥಾ-  
ಭವದು:ಖಾನಾಮ್ | ಪ್ರಾನರಷಿ ಕಿಂ ಕುರ್ವಂತಿ | ಜೇ ಇಚ್ಛಾಪ್ರಿಯೇ ಇಚ್ಛಂತಿ | ಕಿಮ್‌ | ಪಣ ಪದಂ ಸಾಫಿನಮ್‌ |  
ಜೀವಾಣಿ ನಿವ್ಯಾತಿಗತಪರಮಾತ್ಮಾರಭೂತಂ ನಿವಾಜಿತಭವಾಚ್ಯಂ ಮುಕ್ತಿಸಾಫಿನಮಿತ್ಯಭಿಪ್ರಾಯಃ ||೨೦೭||

ಅಥ-

ಜೇ ಪರಮಪ್ರಪಂಚ ಭಕ್ತಿಯರ ವಿಸಯ ಇಂದ್ರಾ ಜೇ ಏ ರಮಂತಿ |

ತೇ ಪರಮಪ್ರಪಂಚಯಾಸಯಹ ಮುಣವರ ಜೋಗ್ಯ ಹವಂತಿ ||೨೦೮||

### ಗಾಥ - ೨೦೯

**ಅನ್ವಯಾಧ್ಯ :**- [ಜೇ] ಯಾರು [ಭವ-ದುಕ್ಷಹಂ ಬೀಳಿಯಾ] ನರಕ ಮೊದಲಾದ ಭವಗಳ  
ದುಃಖದಿಂದ ಭಯಗೊಂಡಿದ್ದಾರೆ ಮತ್ತು [ಜೀವಾಣಿ ಪಣ ಇಚ್ಛಾಪ್ರಿಯೇ] ಮೋಕ್ಷಪದವನ್ನಿಚ್ಛಿಸುತ್ತಾರೆ [ತೇ ಪರ]  
ಅವರೇ [ಇಹ ಪರಮಪ್ರಪಂಚಯಾಸಹಂ] ಈ ಪರಮಾತ್ಮಾ ಪ್ರಕಾಶನಾಮದ ಗ್ರಂಥದ ಅಧ್ಯಯನಕ್ಕೆ ಮತ್ತು  
ಪರಮಾಧೀನದಿಂದ ನಿದೋಽಪಿಪರಮಾತ್ಮನಿಗೆ [ಜೋಗ್ಯ ವಿಯಾಣಿ] ಯೋಗ್ಯ ರಿದಾರೆಂದು ತಿಳಿದುಕೊಳ್ಳಬೇಕು.

**ಭಾವಾಧ್ಯ :**- ಯಾರು ರಾಗ ಮೊದಲಾದ ವಿಕಲ್ಪಗಳಿಂದ ರಹಿತ, ಪರಮಾಹಾದರೂಪವಾದ ಶುದ್ಧ  
ಆತ್ಮನ ಭಾವನೆಯಿಂದ ಉತ್ಪನ್ನವಾದ ಪಾರಮಾಧೀಕ ಸುಖದಿಂದ ವಿಲಕ್ಷಣವಾದ ನರಕ ಮೊದಲಾದ ಭವ  
ದುಃಖಗಳಿಂದ ಭಯಭಿಂತರಿದ್ದಾರೆ ಮತ್ತು ಯಾರು ಮೋಕ್ಷಪ್ರಾಪ್ತ ಪರಮಾತ್ಮನ ಆಧಾರಭೂತವಾದ ‘ನಿವಾಜಿ’  
ಶಬ್ದದಿಂದ ವಾಚ್ಯವಾದಂಥ ಮುಕ್ತಿಸಾಫಿನವನ್ನು ಬಯಸುತ್ತಾರೆ ಅವರೇ ವ್ಯವಹಾರದಿಂದ ಈ ಪರಮಾತ್ಮಪ್ರಕಾಶನಾಮದ  
ಗ್ರಂಥದ ಅಧ್ಯಯನಕ್ಕೆ ಮತ್ತು ಪರಮಾಧೀನದಿಂದ ಪರಮಾತ್ಮಪ್ರಕಾಶ ಶಬ್ದದಿಂದ ವಾಚ್ಯನಾದಂಥ ನಿದೋಽಪಿ  
ಪರಮಾತ್ಮನಿಗೆ ಯೋಗ್ಯ ರಿದಾರೆಂದು ತಿಳಿಯಬೇಕು.

ಈಗ ಮತ್ತೆ ಆ ಪ್ರಯೋಗ ಮಹಿಮೆಯನ್ನು ಹೇಳುತ್ತಾರೆ,-

### ಗಾಥ - ೨೦೯

**ಅನ್ವಯಾಧ್ಯ :**- [ಜೇ] ಯಾರು [ಪರಮಪ್ರಪಂಚ ಭಕ್ತಿಯರ] ಪರಮಾತ್ಮನ ಭಕ್ತಿಯಲ್ಲಿ  
ಪರಾಯಣರಿದ್ದಾರೆ ಎಂದರೆ ತತ್ವರಿದ್ದಾರೆ ಮತ್ತು [ಜೇ ಏ] ಯಾರು [ವಿಸಯ ಇಂದ್ರಾ ಜೇ ರಮಂತಿ] ವಿಷಯಗಳಲ್ಲಿ

ಪರಮಾತ್ಮನ ಭಕ್ತಿಯಲ್ಲಿ ಪರಾಯಣರು ವಿಷಯದಲ್ಲಿ ರಮಿಸದವರು |  
ಪರಮಾತ್ಮಪ್ರಕಾಶಕ್ಕ ಯೋಗ್ಯರಾದ ಮುನಿವರರುಗಳಿರುವರು ||೨೦೯||

ಯೇ ಪರಮಾತ್ಮನೋ ಭಕ್ತಿಪರಾಃ ವಿಷಯಾನಾ ನ ಯೀಕಿ ರಮಂತೇ ।

ತೇ ಪರಮಾತ್ಮ ಪ್ರಕಾಶಕಸ್ಯ ಮುನಿವರಾ ಯೋಗ್ಯ ಭವಂತಿ ॥೧೦೮॥

ಹವಂತಿ ಭವಂತಿ ಜೋಗ್ಗ ಯೋಗ್ಯಾಃ । ಕೇ ತೇ ಮುಣವರ ಮುನಿಪ್ರಥಾನಾಃ । ಕೇ । ತೇ ಪೂರ್ವೋಕ್ತಃಃ ಕಸ್ಯ ಯೋಗ್ಯ ಭವಂತಿ । ಪರಮಪ್ರಯಾಸಯಹಂ ವ್ಯವಹಾರೇಣ ಪರಮಾತ್ಮಪ್ರಕಾಶಸಂಭಾಗ್ರಂಥಸ್ಯ ಪರಮಾರ್ಥಾನ ತು ಪರಮಾತ್ಮಪ್ರಕಾಶಭ್ವಾಚ್ಯಸ್ಯ ಶುದ್ಧಾತ್ಮಸ್ವಭಾವಸ್ಯ । ಕಥಂಭೂತಾ ಯೇ । ಜೇ ಪರಮಪ್ರಹಂ ಭತ್ತಿಯರ ಯೇ ಪರಮಾತ್ಮನೋ ಭಕ್ತಿಪರಾಃ । ಪುನರಪಿ ಕಂ ಕುರ್ವಂತಿ ಯೇ । ವಿಸಯ ಇ ಜೇ ಏ ರಮಂತಿ ನಿರ್ವಿಷಯಪರಮಾತ್ಮತತ್ವಾಘಾತಿಸಮುತ್ಪಾತೀಂದ್ರಿಯಪರಮಾನಂದಸುಖಿರಂಬಾಧತ್ವಪ್ರಾಃ ಸಂತಃ ಸುಲಭಾಸ್ಯನೋಹರಾನಿ ವಿಷಯಾನ್ ರಮಂತ ಜತ್ಯಭಿಪ್ರಾಯಃ ॥೧೦೮॥

ಅಧ-

**ಜಾಣ-ವಿಯಕ್ಷಣಾ ಸುಧ್ವ-ಮಣಿ ಜೋಗ್ಗ ಜಣಿ ಏಹಲು ಕೋಜಿ ।**

**ಸೋ ಪರಮಪ್ರ-ಪಯಾಸಯಹ ಜೋಗ್ಗಂ ಭಣಂತಿ ಜಿ ಜೋಜಿ ॥೧೦೯॥**

**ಜ್ಞಾನವಿಚಕ್ಷಣಾಃ ಶುದ್ಧಮನಾ ಯೋ ಜನ ಈದ್ವಶಃ ಕಷ್ಟದಪಿ ।**

**ತಂ ಪರಮಾತ್ಮಪ್ರಕಾಶಕಸ್ಯ ಯೋಗ್ಯಂ ಭಣಂತಿ ಯೇ ಯೋಗಿನಃ ॥೧೦೯॥**

ರಮಿಸುವುದಿಲ್ಲ [ತೇ ಮುಣವರ] ಆ ಮುನಿವರರುಗಳು [ಪರಮಪ್ರ-ಪಯಾಸಯಹಂ] ವ್ಯವಹಾರದಿಂದ ಪರಮಾತ್ಮ ಪ್ರಕಾಶನಾಮದ ಗ್ರಂಥಕ್ಕೆ ಮತ್ತು ಪರಮಾರ್ಥದಿಂದ ಶುದ್ಧ ಆತ್ಮಸ್ವಭಾವಕ್ಕೆ [ಜೋಗ್ಗ ಹವಂತಿ] ಯೋಗ್ಯರಿದ್ದಾರೆ.

**ಭಾವಾರ್ಥ :-** ಯಾರು ಪರಮಾತ್ಮನ ಭಕ್ತಿಯಲ್ಲಿ ಪರಾಯಣಾರ್ಥಿದಾರೆ ಮತ್ತು ನಿರ್ವಿಷಯ ಪರಮಾತ್ಮತತ್ತ್ವದ ಅನುಭೂತಿಯಿಂದ ಉತ್ಸಂಘಾದ ಅತೀಂದ್ರಿಯಪರಮಾನಂದಮಯ ಸುಖಿರಸದ ಆಸ್ಥಾದದಿಂದ ತ್ವಪ್ರಾಗಿ ಸುಲಭ ಹಾಗೂ ಮನೋಹರವಾದ ವಿಷಯಗಳಲ್ಲಿ ಕೂಡ ರಮಿಸುವುದಿಲ್ಲ ಅದೇ ಪೂರ್ವೋಕ್ತ ಮುನಿವರರು ವ್ಯವಹಾರದಿಂದ ಪರಮಾತ್ಮಪ್ರಕಾಶನಾಮದ ಗ್ರಂಥಕ್ಕೆ ಮತ್ತು ಪರಮಾರ್ಥದಿಂದ ಪರಮಾತ್ಮಪ್ರಕಾಶ ಶಬ್ದದಿಂದ ವಾಚ್ಯವಾದ ಶುದ್ಧ ಆತ್ಮಸ್ವಭಾವಕ್ಕೆ ಯೋಗ್ಯರಿದ್ದಾರೆ.

ಈಗ ಮತ್ತೆ ಕೂಡ ಅದೇ ಕಥನ ಮಾಡುತ್ತಾರೆ,-

**ಗಾಢ - ೧೦೯**

**ಅನ್ವಯಾರ್ಥ :-** [ಜಿ ಜೋಜಿ] ಯಾವ ಯೋಗಿಗಳಿದ್ದಾರೆ ಅವರು [ಜಾಣ-ವಿಯಕ್ಷಣಾ] ಜ್ಞಾನದಲ್ಲಿ ವಿಚಕ್ಷಣಾರು ಮತ್ತು [ಸುಧ್ವ-ಮಣಿ] ಶುದ್ಧ ಮನಸ್ಸುಳ್ಳವರಾದ [ಏಹಲು ಜೋ ಕೋಜಿ ಜಣಿ] ಯಾವ ಇಂಥ ಕೆಲವು ಜನರುಗಳಿದ್ದಾರೆ [ಸೋ] ಅವರುಗಳನ್ನ [ಪರಮಪ್ರ-ಪಯಾಸಯಹಂ] ಪರಮಾತ್ಮ ಪ್ರಕಾಶಕ್ಕೆ ಯೋಗ್ಯರೆಂದು [ಭಣಂತಿ] ಹೇಳಿದ್ದಾರೆ.

**ಜ್ಞಾನದಲ್ಲಿ ವಿಚಕ್ಷಣ ಮೇಣ್ಣುಧಮನವಿರುವಂಥ ಜನರುಗಳನೆ ।**

**ವಿನುತ ಪರಮಾತ್ಮ ಪ್ರಕಾಶಕ್ಕೆ ಯೋಗ್ಯರೆಂದುಯೋಗಿ ಪೇಳಿರು ॥೧೦೯॥**

ಭಣಂತಿ ಕಥೆಯಂತಿ ಜಿ ಜೋಇ ಯೋ ಪರಮಯೋಗಿನಃಃ ಕಂ ಭಣಂತಿ | ಜೋಗ್ನಿ ಯೋಗ್ಯಾ ಮ್ರೋ | ಕಸ್ಯ | ಪರಮಪ್ವಪಯಾಸಯಹಂ ವ್ಯವಹಾರನಯೀನ ಪರಮಾತ್ಮಪ್ರಕಾಶಾಭಿಧಾನಶಾಸ್ತ್ರಸ್ಯ ನಿಶ್ಚಯೀನ ತು ಪರಮಾತ್ಮಪ್ರಕಾಶಶಬ್ದವಾಚ್ಯಸ್ಯ ಶುದ್ಧಾತ್ಮಸ್ವರೂಪಸ್ಯ | ಕಂ ಪುರುಷಂ ಯೋಗ್ಯಂ ಭಣಂತಿ | ಸೋತಮ್ರೋ | ತಂ ಕಮ್ರೋ | ಜೋ ಜನ್ಮಿ ಏಹಲು ಕೋಇ ಯೋ ಜನಃ ಇತ್ತಂಭೂತಃ ಕಶ್ಚಿತ್ | ಕಥಂಭೂತಃ | ಕಾಣಾವಿಯಕ್ಷಣು ಸ್ವಸಂವೇದನಜ್ಞಾನವಿಭಕ್ಷಣಃ | ಪುನರಪಿ ಕಥಂಭೂತಃ | ಸುಧಮಸುಪರಮಾತ್ಮಾನುಭೂತಿವಿಲಕ್ಷಣಾರಾಗದ್ವೇಷ-ಮೋಹಸ್ವರೂಪಸಮಸ್ವವಿಕಲ್ಪಜಾಲಪರಿಹಾರೇಣ ಶುದ್ಧಾತ್ಮಾ ಇತ್ಯಭಿಪ್ರಾಯಃ ||೨೦೯|| ಏವಂ ಚತುರ್ವಿಂಶತಿಸೂತ್ರ-ಪ್ರಮಿತಮಹಾಸ್ಥಳಮಧ್ಯೇ ಪರಮಾರಾಧಕಪುರಣಲಕ್ಷಣಕಥನರೂಪೇಣ ಸೂತ್ರತ್ಯಯೀಣ ಷಟ್ಪಮಂತರಸ್ಥಳಂ ಗತಮ್ರೋ |

ಅಥ ಶಾಸ್ತ್ರಫಲಕಥನವುಖ್ಯತ್ವೇನ ಸೂತ್ರಮೇಕಂ ತದನಂತರವರೌದ್ಧರ್ತಪರಿಹಾರೇಣ ಚ ಸೂತ್ರದ್ವಯಪರ್ಯಾಂತಂ ವ್ಯಾಖ್ಯಾನಂ ಕರೋತಿ | ತದ್ವಧಾ-

ಲಕ್ಷಣ-ಭಂದ-ವಿವಚಿಷಯಲು ಏಹು ಪರಮಪ್ವ-ಪರ್ಯಾಸು |

ಕುಣಿಜ ಸುಹಾವಜಿ ಭಾವಿಯಲು ಚಲು-ಗಜಿ-ದುಕ್ಕ-ವಿಣಾಸು ||೨೧೦||

ಲಕ್ಷಣಭಂದೋವಿವಚಿತಃ ಏಷ ಪರಮಾತ್ಮಪ್ರಕಾಶಃ |

ಕರೋತಿ ಸುಭಾವೇನ ಭಾವಿತಃ ಚತುರ್ಗತಿದುಃಖಿನಾಶಮ್ರೋ ||೨೧೦||

**ಭಾವಾಧರ್:** :- ಯಾವ ಯೋಗಿಗಳಿದ್ದಾರೆ ಅವರು ಸ್ವಸಂವೇದನ ಜ್ಞಾನದಲ್ಲಿ ವಿಚಕ್ಷಣಾರಿದ್ದಾರೆ ಮತ್ತು ಪರಮಾತ್ಮನ ಅನುಭೂತಿಯಿಂದ ವಿಲಕ್ಷಣಾವಾದ ರಾಗ-ದ್ವೇಷ-ಮೋಹಸ್ವರೂಪದ ಸಮಸ್ತ ವಿಕಲ್ಪಜಾಲಗಳ ತ್ಯಾಗದಿಂದ ಶುದ್ಧಾತ್ಮರಿದ್ದಾರೆ ಅಂಥ ಜನರನ್ನ ವ್ಯವಹಾರದಿಂದ ಪರಮಾತ್ಮಪ್ರಕಾಶ ನಾಮದ ಶಾಸ್ತ್ರಕ್ಕೆ ಮತ್ತು ನಿಶ್ಚಯನಯದಿಂದ ಪರಮಾತ್ಮಪ್ರಕಾಶ ಶಬ್ದದಿಂದ ವಾಚ್ಯವಾದಂಥ ಶುದ್ಧಾತ್ಮಸ್ವರೂಪಕ್ಕೆ ಯೋಗ್ಯರೆಂದು ಹೇಳಿದ್ದಾರೆ.

ಈ ಪ್ರಕಾರ ಇಪ್ಪತ್ತನಾಲ್ಕು ಸೂತ್ರಗಳ ಮಹಾಸ್ಥಳದಲ್ಲಿ ಪರಮಾರಾಧಕ ಪುರಣರ ಲಕ್ಷಣದ ಕಥನರೂಪದಿಂದ ಮೂರು ಸೂತ್ರಗಳಿಂದ ಆರನೆಯ ಅಂತರಸ್ಥಳಲ್ವ ಸಮಾಪ್ತವಾಯಿತು.

ಈ ಶಾಸ್ತ್ರದ ಫಲಕಥನದ ಮುಖ್ಯತೆಯಿಂದ ಒಂದು ಗಾಢಾಸೂತ್ರವನ್ನು ಮತ್ತು ಅದರ ನಂತರ ಜೈದ್ಧತ್ಯದ ತ್ಯಾಗದ ಮುಖ್ಯತೆಯಿಂದ ಎರಡು ಗಾಢಾಸೂತ್ರಗಳವರೆಗೆ ವ್ಯಾಖ್ಯಾನ ಮಾಡುತ್ತಾರೆ. ಅದು ಹೀಗಿದೆ,-

### ಗಾಢೆ - ೨೧೦

**ಅನ್ವಯಾಧರ್:** :- [ಲಕ್ಷಣ-ಭಂದ-ವಿವಚಿಷಯಲು] ಲಕ್ಷಣ ಮತ್ತು ಭಂದಗಳಿಂದ ರಹಿತವಾದ [ಏಹು ಪರಮಪ್ವಪರ್ಯಾಸು] ಈ ಪರಮಾತ್ಮಪ್ರಕಾಶವನ್ನು [ಸುಹಾವಜಿಂ ಭಾವಿಯಲು] ಶುದ್ಧ ಭಾವದಿಂದ ಭಾವಿಸುವುದರಲ್ಲಿ ಒಂದರೆ [ಚಲು-ಗಜಿ-ದುಕ್ಕ-ವಿಣಾಸು ಕುಣಿಜ] ನಾಲ್ಕುಗತಿಗಳ ದುಃಖಿನಾಶಮಾಡುತ್ತಾರೆ.

ಲಕ್ಷಣ ಭಂದ ವಿವಚಿತವಾದೀ ಪರಮಾತ್ಮಪ್ರಕಾಶವನು |

ದಕ್ಷಭಾವದಿಭಾವಿಸಿದರೆ ನಾಲ್ಕಿತಿಯ ದುಃಖಿನಾಶಮಾಡುವನು ||೨೧೦||

ಲಕ್ಷ್ಮಣ ಇತ್ಯಾದಿ । ಲಕ್ಷ್ಮಣಭಂದವಿವಚ್ಚಿಯಲು ಲಕ್ಷ್ಮಣಭಂದೋವಿವಚ್ಚಿತೋದಯಮ್ । ಅಯಂ ಈ ಏಹು ಪರಮಪ್ರಪಂತಯಾಸು ಏಷ ಪರಮಾತ್ಮಪ್ರಕಾಶಃ । ಏವಂಗುಣವಿಶಿಷ್ಟೋದಯಂ ಕಿಂ ಕರೋತಿ । ಕುಣಜ ಕರೋತಿ । ಕರ್ಮ । ಚಲಿಗಳಿದುಕ್ಕವಿಣಾಸು ಚತುರ್ಗತಿದುಃಖವಿನಾಶಮ್ । ಕಥಂಭೂತಃ ಸನ್ । ಭಾವಿಯಲು ಭಾವಿತಃ । ಕೇನ ಸುಹಾವಣಂ ಶುದ್ಧಭಾವೇನೇತಿ । ತಥಾಹಿ । ಯದ್ವಪ್ಯಯಂ ಪರಮಾತ್ಮಪ್ರಕಾಶಗ್ರಂಥಃ ಶಾಸ್ತ್ರಕ್ರಮ ವ್ಯವಹಾರೇಣ ದೋಹಕಭಂದಸಾಪ್ರಾಕೃತಲಕ್ಷಣೇನ ಚಯುಕ್ತಃ, ತಥಾಪಿ ನಿಶ್ಚಯೀನ ಪರಮಾತ್ಮಪ್ರಕಾಶಭ್ರಂಬಣಚ್ಯಾತ್ಮಾತ್ಸರ್ವಾಪೇಕ್ಷಿಯಾ ಲಕ್ಷ್ಮಣಭಂದೋವಿವಚ್ಚಿತಃ । ಏವಂಭೂತಃ ಸನ್ಯಂ ಕಿ ಕರೋತಿ । ಶುದ್ಧಭಾವನಯಾ ಭಾವಿತಃ ಸನ್ । ಶುದ್ಧಾತ್ಮಸಂವಿತಿಸಮುತ್ಪನ್ನರಾಗಾದಿವಿಕಲ್ಪರಹಿತಪರಮಾನಂದೈಕಲಕ್ಷ್ಮಣಸುಖವಿಪರೀತಾನಾಂ ಚತುರ್ಗತಿದುಃಖಾನಾಂ ವಿನಾಶಂ ಕರೋತೇತಿ ಭಾವಾರ್ಥಃ ॥೧೦॥

ಅಥ ಶ್ರೀಯೋಗೀಂದ್ರದೇವ ಜೀದ್ವತ್ಯಂ ಪರಿಹರತಿ-

**ಇತ್ಯಾದಿ ಲೇವಣ ಪಂಡಿಯಹಿ ಗುಣ-ದೋಸು ವಿ ಪುಣಿರತ್ತು ।**

**ಭಟ್ಟ-ಪಭಾಯರ-ಕಾರಣಜ ಮಂಜ ಪುಣಿ ಪುಣಿ ವಿ ಪಣಿತ್ತು ॥೧೧॥**

ಅತ್ಯ ನ ಗ್ರಾಹ್ಯಃಪಂಡಿತೈಃ ಗುಣೋ ದೋಷೋದಪಿ ಪುನರುಕ್ತಃ ।

**ಭಟ್ಟಪ್ರಭಾಕರಕಾರಣೇನ ಮಯಾ ಪುನಃ ಪುನರಪಿ ಶ್ವೋತ್ಸಮ್ ॥೧೧॥**

ಇತ್ಯಾದಿ । ಇತ್ಯಾದಿ ಗ್ರಂಥೇ ಲೇವಣ ನ ಗ್ರಾಹ್ಯಃ । ಕ್ಷೇಃ । ಪಂಡಿಯಹಿಂ ಪಂಡಿತೈವಿವೇಕಿಭಿಃ । ಕೋಡಸೌ । ಗುಣದೋಸು ವಿ ಗುಣೋ ದೋಷೋದಪಿ । ಕಥಂಭೂತಃ । ಪುಣಿರತ್ತು ಪುನರುಕ್ತಃ । ಕಸ್ತಾನ್ ಗ್ರಾಹ್ಯಃ ।

**ಭಾವಾರ್ಥ :** - ಒಂದು ಹೇಳಿ ಈ ಪರಮಾತ್ಮಪ್ರಕಾಶ ಗ್ರಂಥವು ಶಾಸ್ತ್ರಕ್ರಮದ ವ್ಯವಹಾರದಿಂದ ದೋಹಾ ಭಂದದಿಂದ ಮತ್ತು ಪ್ರಾಕೃತಲಕ್ಷಣದಿಂದ ಯುಕ್ತವಿದ್ದರೂ ಕೂಡ ನಿಶ್ಚಯದಿಂದ ‘ಪರಮಾತ್ಮಪ್ರಕಾಶ’ ಶಬ್ದದಿಂದ ವಾಚ್ಯವಾದಂಥ ಶುದ್ಧಾತ್ಮಸರೂಪದ ಅಪೇಕ್ಷೆಯಿಂದ ಲಕ್ಷ್ಮಣ ಮತ್ತು ಭಂದದಿಂದ ರಹಿತವಿರುವಂಥ ಈ ಪರಮಾತ್ಮಪ್ರಕಾಶವನ್ನು ಶುದ್ಧಭಾವನೆಯಿಂದ ಭಾವಿಸುವುದರಲ್ಲಿ ಒಂದರೆ ಶುದ್ಧಾತ್ಮಸಂವಿತಿಯಿಂದ ಉತ್ಪನ್ನವಾದ ರಾಗಾದಿವಿಕಲ್ಪಗಳಿಂದ ರಹಿತವಾದ ಒಂದು ಪರಮಾನಂದವು ಲಕ್ಷ್ಮಣವಿರುವಂಥ ಸುಖದಿಂದ ವಿಪರೀತವಾದ ಚತುರ್ಗತಿಯ ದುಃಖಾನಾಶ ವಿನಾಶ ಮಾಡುತ್ತಾರೆ.

ಈಗ ಶ್ರೀಯೋಗೀಂದ್ರದೇವರು ಜೀದ್ವತ್ಯತೆಯ ಪರಿಹಾರ ಮಾಡುತ್ತಾರೆ,-

### ಗಾಥ - ೧೧

**ಅನ್ವಯಾರ್ಥ :** - [ಇತ್ಯಾದಿ] ಈ ಗ್ರಂಥದಲ್ಲಿ [ಪಂಡಿಯಹಿಂ] ಪಂಡಿತ ಜನರು-ವಿವೇಕಿಗಳು [ಗುಣ ಪುಣಿರತ್ತು ದೋಸು ವಿ] ಕವಿಕಲೆಯ ಗುಣ ಮತ್ತು ಪುನರುಕ್ತಿಯ ದೋಷಗಳನ್ನು [ಣ ಲೇವಣ] ಗ್ರಹಣ ಮಾಡಬಾರದು ಏಕೆಂದರೆ [ಮಂಜಂ] ನಾನು [ಭಟ್ಟ-ಪಭಾಯರ-ಕಾರಣಜಂ] ಪ್ರಭಾಕರಭಟ್ಟನ ನಿಮಿತ್ತದಿಂದ [ಪುಣಿ ಪುಣಿ ವಿ ಪಣಿತ್ತು] ವೀತರಾಗ ಪರಮಾತ್ಮತತ್ವವನ್ನು ಪುನಃ ಪುನಃ ಹೇಳಿದ್ದೇನೆಂದು ಶ್ರೀಯೋಗೀಂದ್ರದೇವರು ಹೇಳುತ್ತಾರೆ.

ಅಭಿಷ್ಠರಿದರಲ್ಲಿ ಗುಣ ಪುನರುಕ್ತ ದೋಷಗಳ ಗ್ರಹಿಸಬಾರದು ।

**ಪ್ರಭಾಕರಭಟ್ಟನ ಕಾರಣದ ತಿರುತ್ತಿರುಗಿ ಹೇಳಿಹೆನು ನಾನು ॥೧೧॥**

ಯತಃ ಮಂಜಂ ಪ್ರಣಾ ಪ್ರಣಾ ವಿ ಪಲುತ್ತು ಮಯಾ ಪ್ರನಃ ಪ್ರೋಕ್ತವ್ | ಕಿಂ ತತ್ | ಏತರಾಗಪರಮಾತ್ಮತತ್ತವ್ಯಂ | ಕಿಮಧ್ವವ್ | ಭಟ್ಪಬಾಯರಕಾರಣಂ ಪ್ರಭಾಕರಭಟ್ಪನಿಮಿತ್ತೇನೇತಿ | ಅತ್ಯಭಾವನಾಗ್ರಂಥೇ ಸಮಾಧಿಶತಕಾದಿವರ್ತಾ ಪ್ರನರುತ್ತದೂಷಣಂ ನಾಸ್ತಿ ಇತಿ | ತದಪಿ ಕಷ್ಣಾದಿತಿಚೀತ್ | ಅಥಂ ಪ್ರನಃ-ಪ್ರನಶ್ಚಂತನಲಕ್ಷಣಾಮಿತಿ ವಚನಾದಿತಿ ಮತ್ತಾ ಪ್ರಭಾಕರಭಟ್ಪವ್ಯಾಜೀನ ಸಮಸ್ತಜನಾನಾಂ ಸುಖಿಂಧಾಧ್ರಂ ಬಹಿರಂತಃಪರಮಾತ್ಮಭೇದೇನ ತು ಶ್ರೀವಿಧಾತ್ಮತತ್ತವ್ಯಂ ಬಹುಧಾಪ್ಯಕ್ತಮಿತಿ ಭಾವಾಧ್ರಃ : ||೧೦||

ಅಥ-

ಜಂ ಮಂಜಂ ಕಿಂ ಪಿ ವಿಜಂಪಿಯಲು ಜುತ್ತಾಜುತ್ತು ವಿ ಇತ್ತ್ವಂ |  
ತಂ ಪರ-ಜಾಣ ಖಿಮಂತು ಮಹು ಜೇ ಬುಜ್ಜಂ ಪರಮತ್ತ್ವಂ ||೧೧||

ಯಸ್ಸೈಯಾ ಕಿಮಪಿ ವಿಜಲ್ಲಿತಂ ಯುಕ್ತಾಯುಕ್ತಮಪಿ ಅತ್ಯ |  
ತದ್ ಪರಜ್ಞಾನಿನಃ ಕ್ಷಾಮ್ಯಂತು ಮಹು ಯೇ ಬುಧ್ಯಂತೇ ಪರಮಾಧ್ವವ್ | ||೧೨||

ಜಂ ಇತ್ಯಾದಿ | ಮಂಜಂ ಕಿಂ ಪಿ ವಿಜಂಪಿಯಲು ಯಸ್ಸೈಯಾ ಕಿಮಪಿ ಜಲ್ಲಿತವ್ | ಕಿಂ ಜುತ್ತಾಜುತ್ತು ವಿ ಶಬ್ದವಿಷಯೇ ಅಧ್ವರ್ಯಾವಿಷಯೇ ವಾ ಯುಕ್ತಾಯುಕ್ತಮಪಿ ಇತ್ತ್ವಂ ಅತ್ಯ ಪರಮಾತ್ಮಪರಕಾಶಾಭಿಧಾನಗ್ರಂಥೇ

**ಭಾವಾಧ್ರ :** - ಶುದ್ಧಾತ್ಮನ ಭಾವನೆಯ ಈ ಗ್ರಂಥದಲ್ಲಿ ಸಮಾಧಿಶತಕ ಮೊದಲಾದ ಗ್ರಂಥಗಳ ಹಾಗೆ ಪ್ರನರುತ್ತಿರು ದೋಷವು ಬರುವುದಲ್ಲ. ಏಕೆಂದರೆ ಅಧ್ವರ್ಯವು ಪ್ರನಃ ಪ್ರನಃ ಚಿಂತನಸ್ಸರೂಪವಿದೆ. ‘ಅಧ್ವರ್ಯದ ಚಿಂತನೆ ಯನ್ನ ಮತ್ತೆ ಮತ್ತೆ ಮಾಡುವುದು ಯೋಗ್ಯವಿದೆ’ಯಂಬುದು ಆಗಮದ ವಚನವಿದೆಯಂದು ತಿಳಿದುಕೊಂಡು ಪ್ರಭಾಕರಭಟ್ಪನ ನಿಮಿತ್ತದಿಂದ ಸಮಸ್ತ ಜನರಿಗೆ ಸುಖದ ಬೋಧವಾಗಲೆಂಬ ಉದ್ದೇಶದಿಂದ ಬಹಿರಾತ್ಯ, ಅಂತರಾತ್ಯ ಮತ್ತು ಪರಮಾತ್ಮನ ಭೇದದಿಂದ ಮೂರು ಪ್ರಕಾರದ ಆತ್ಮತತ್ತವ್ದ ಕಥನವನ್ನು ಅನೇಕ ಪ್ರಕಾರದಿಂದ ಇಲ್ಲಿ ಮಾಡಲಾಗಿದೆ.

ನಾನು ಯಾವುದೇ ಸ್ಥಳದಲ್ಲಿ ಭಂದ, ಅಲಂಕಾರ ಮೊದಲಾದುವಲ್ಲಿ ಯೋಗ್ಯ - ಅಯೋಗ್ಯವಾಗಿ ಹೇಳಿದ್ದರೆ ಅದನ್ನು ಬಲ್ಲ ಪಂಡಿತ ಜನರು ನನ್ನನ್ನ ಕ್ಷಮಿಸಬೇಕೆಂದು ಶ್ರೀಯೋಗೀಂದ್ರದೇವರು ಜ್ಞಾನೀ ಜನರಲ್ಲಿ ಪ್ರಾಧನ ಮಾಡಿದ್ದರೆ,-

### ಗಾಥೆ - ೧೧

**ಅನ್ನಯಾಧ್ರ :** - [ಇತ್ತ್ವಂ] ಈ ಗ್ರಂಥದಲ್ಲಿ [ಮಂಜಂ] ನಾನು [ಜಂ ಕಿಂ ಪಿ ಜುತ್ತಾಜುತ್ತು ವಿ] ಏನಾದರೂ ಯುಕ್ತ ಅಧವಾ ಅಯುಕ್ತವಾಗಿ [ವಿಜಂಪಿಯಲು] ಹೇಳಿದ್ದರೆ [ತಂ] ಆ ದೋಷವನ್ನು [ಪರ-ಜಾಣ] ವಿಶ್ವಿಷ್ಟಜ್ಞಾನಿಗಳು [ಜೇ ಪರಮತ್ತ್ವಂ ಬುಜ್ಜಂ ಹಿಂ] ಎಂದರೆ ಪರಮಾಧ್ವವನ್ನು - ಶುದ್ಧಾತ್ಮನನ್ನು ತಿಳಿದವರು [ಮಹು ಖಿಮಂತು] ನನ್ನನ್ನ ಕ್ಷಮಿಸುವುದು.

ಇದರೊಳು ನಾನು ಯಾವುದಾದರು ಯುಕ್ತಾಯುಕ್ತವ ಹೇಳಿದ್ದರೆ |  
ಅದನು ಪರಜ್ಞಾನಿಗಳು ಪರಮಾಧ್ವವೇತ್ತರು ಕ್ಷಮಿಸುವುದು ಎನ್ನ ||೧೩||

ಎಂದುತ್ತ ಕ್ಷಮಾಂ ಕುರ್ವಂತು । ಕಿಂ ತತ್ ॥ ಪೂರ್ವೋಕ್ತಮಾಷಣಮ್ ॥ ಕೇ ॥ ಪರಣಾಣಿ ವೀತರಾಗನಿವಿಕಲ್ಪ-  
ಸ್ವಸಂವೇದನಜ್ಞಾನಯುಕ್ತ ವಿಶಿಷ್ಟಜ್ಞಾನಿನಃ । ಕಸ್ಯ ॥ ಮಹು ಮಹು ಯೋಗೀಂದ್ರದೇವಾಭಿಧಾನಸ್ಯ । ಕಥಂಭೂತಾ  
ಯೇ ಜ್ಞಾನಿನಃ । ಜೇ ಬುಜ್ಞಾಪಿಂ ಯೇ ಕೇಚನ ಬುಧ್ಯಂತೇ ಜಾನಂತಿ । ಕಮ್ ॥ ಪರಮತ್ವಾರಾಗಾದಿದೋಷರಹಿತ-  
ಮನಂತಜ್ಞಾನದರ್ಶನಸುವಿವೀಯಸಹಿತಂ ಚ ಪರಮಾಧರ್ಶಬ್ಲಾಷ್ಟೋ ಶುದ್ಧಾತ್ಮಾನಮಿತಿ ಭಾವಾಧರ್ಶಃ ॥೨೦೭॥  
ಇತಿ ಸೂತ್ರತ್ಯಯೇಣ ಸಪ್ತಮಮಂತರಸ್ಥಲಂ ಗತಮ್ ॥ ಏವಂಸಪ್ತಭಿರಂತರಸ್ಥಲೈಶ್ಚತುವಿರ್ಬಂಶಿಸೂತ್ರಪ್ರಮಿತಂ  
ಮಹಾಸ್ಥಲಂ ಸಮಾಪ್ತಮ್ ॥

ಅಷ್ಟೇಕವೃತ್ತೇನ ಪ್ರೌತ್ಸಾಹನಾಧರ್ಶಂ ಪುನರಫಿ ಘಲಂ ದರ್ಶಯತಿ-

ಜಂ ತತ್ತಂ ಕಾಣ-ರೂಪಂ ಪರಮ-ಮುಣಿ-ಗಣಾ ಜೆಚ್ಚ ರೂಪಂತಿ ಚಿತ್ತೇ ।

ಜಂ ತತ್ತಂ ದೇಹ-ಚತ್ತಂ ಜೆವಸೆಜಿ ಭುವಣೇ ಸಪ್ತ-ದೇಹೀಣ ದೇಹೇ ।

ಜಂ ತತ್ತಂ ದಿವ್ಷ-ದೇಹಂ ತಿಹುವಣಿ-ಗುರುಗಂ ಸಿಜಿಪ ಸಂತ-ಚೀವೇ ।

ತಂ ತತ್ತಂ ಜಸ್ಸಿ ಸುಧಂ ಪುರಜಿ ಜೆಯ-ಮಣೇ ಪಾವಪ ಸೋ ಹಿ ಸಿದ್ಧಿಂ ॥೨೧೬॥

**ಭಾವಾಧರ್ಶ :**- ಈ ಪರಮಾತ್ಮ ಪ್ರಕಾಶನಾಮದ ಗ್ರಂಥದಲ್ಲಿ ಶಬ್ದದ ವಿಷಯದಲ್ಲಿ ಅಥವಾ ಅಧ್ಯಾದ  
ವಿಷಯದಲ್ಲಿ ನನ್ನಿಂದ ಯಾವುದಾದರೂ ಯುಕ್ತ ಅಥವಾ ಅಯುಕ್ತವಾಗಿ ಹೇಳಲ್ಪಟಿದರೆ ಆ ಪೂರ್ವೋಕ್ತ  
ದೋಷವನ್ನು ವೀತರಾಗನಿವಿಕಲ್ಪಸ್ವಂವೇದನರೂಪಜ್ಞಾನದಿಂದ ಯುಕ್ತರಾದ ವಿಶಿಷ್ಟಜ್ಞಾನಿಗಳಿಂದ ನನ್ನನ್ನು ಎಂದರೆ  
ರಾಗ ಮೊದಲಾದ ದೋಷಗಳಿಂದ ರಹಿತ ಮತ್ತು ಅನಂತಜ್ಞಾನ, ಅನಂತದರ್ಶನ, ಅನಂತಸುಖ ಹಾಗೂ ಅನಂತ  
ವೀಯಸಿದಿಂದ ಯುಕ್ತನಾದ 'ಪರಮಾಧರ್ಶ' ಶಬ್ದದಿಂದ ವಾಚ್ಯನಾದ ಶುದ್ಧ ಆತ್ಮನನ್ನು ತಿಳಿದಿರುವಂಥ  
ಯೋಗೀಂದ್ರದೇವನೆಂಬ ಹೆಸರಿರುವ ನನ್ನನ್ನು ಕ್ಷಮಿಸಬೇಕು.

ಈ ಪ್ರಕಾರ ಮೂರು ಗಾಢಾಸೂತ್ರಗಳಿಂದ ಈ ಏಳನೆಯ ಅಂತರಸ್ಥಲವು ಸಮಾಪ್ತವಾಯಿತು. ಅದರಂತೆ  
ಏಳು ಅಂತರಸ್ಥಲಗಳಿಂದ ಇಪ್ಪತ್ತನಾಲ್ಕು ಸೂತ್ರಗಳ ಮಹಾಸ್ಥಲವು ಸಮಾಪ್ತವಾಯಿತು.

ಈಗ ಒಂದು ಸ್ವರ್ಗರೆಯಿಂಬ ಹೆಸರಿನ ಭಂದಸ್ಸಿನಿಂದ ಈ ಗ್ರಂಥದ ಅಧ್ಯಯನ ಮಾಡಬೇಕೆಂದು ಪುನಃ  
ಪ್ರೌತ್ಸಾಹನೆ ಕೊಡುವ ಸಲುವಾಗಿ ಮತ್ತು ಅಧ್ಯಯನದ ಘಲವನ್ನು ಕೂಡ ಹೇಳುತ್ತಾರೆ,-

### ಗಾಥ - ೨೧೭

**ಅನ್ವಯಾಧರ್ಶ :**- [ಜಂ ತತ್ತಂ] ಯಾವ ತತ್ತ್ವವು [ಕಾಣ-ರೂಪಂ] ಜ್ಞಾನರೂಪವಿದೆ, [ಪರಮ-  
ಮುಣಿ ಗಣಾ] ಪರಮ ಮುನಿಗಣಾರು [ಜೆಚ್ಚ ಚಿತ್ತೇ ರೂಪಂತಿ] ಯಾವುದನ್ನು ತಮ್ಮ ಚಿತ್ತದಲ್ಲಿ ನಿರಂತರ  
ಧ್ಯಾನ ಮಾಡುತ್ತಾರೆ, [ಜಂ ತತ್ತಂ ದೇಹ-ಚತ್ತಂ] ಯಾವ ತತ್ತ್ವವು ದೇಹದಿಂದ ಭಿನ್ನವಿದೆ ಮತ್ತು [ಭುವಣೇ]  
ಮೂರು ಲೋಕದಲ್ಲಿರುವ [ಸಪ್ತ-ದೇಹೀಣ ದೇಹೇ] ಸಮಸ್ತ ಸಂಸಾರೀ ಪ್ರಾಣಿಗಳ ದೇಹಗಳಲ್ಲಿ [ಜೆವಸೆಜಿ]

ಏ ತತ್ತ್ವ ಜ್ಞಾನರೂಪಪರಮಮುನಿಗಣಾನಿತ್ಯಚಿತ್ತದಿ ಜಾನಿಪರು ।

ಏ ತತ್ತ್ವ ದೇಹದಿ ಭಿನ್ನ ಭುವನದಲ್ಲಿದೇಹಿಯದೇಹದಲಿಪ್ರದಾ ॥

ಏ ತತ್ತ್ವ ದಿವ್ಯದೇಹತ್ತಿಭುವನಗುರು ಶಾಂತ ಜೀವಿಗೆ ಸಿದ್ಧಿಪ್ರದು ।

ಆ ತತ್ತ್ವ ಯಾರನಿಜಮನದಲಿಸ್ಪರಿಪ್ರದವನೆ ಸಿದ್ಧಿಯನು ಪಡೆಯುವನು ॥೨೧೭॥

ಯತ್ ತತ್ತ್ವಂ ಜ್ಞಾನರೂಪಂ ಪರಮಮುನಿಗಣಾ ನಿತ್ಯಂ ಧ್ವಾಯಂತಿ ಚಿತ್ತೇ ।  
 ಯತ್ ತತ್ತ್ವಂ ದೇಹತ್ವಕ್ತಂ ನಿವಸತಿ ಭುವನೇ ಸರ್ವದೇಹಿನಾಂ ದೇಹೇ ।  
 ಯತ್ ತತ್ತ್ವಂ ದಿವ್ಯದೇಹಂ ಶ್ರಿಭುವನಗುರುಕಂ ಸಿದ್ಧತಿ ಶಾಂತ ಜೀವೇ ।  
 ತತ್ ತತ್ತ್ವಂ ಯಸ್ಯ ಶುದ್ಧಂ ಸ್ಥರತಿ ನಿಜಮನಸಿ ಪ್ರಪ್ರೋತಿ ಸಹಿ ಸಿದ್ಧಿಮ್ರೋ ॥೨೧॥

ಪಾವಪ ಸೋ ಪ್ರಪ್ರೋತಿ ಸಹಿ ಸ್ಥರತಿಮ್ರೋ । ಕಾಮೋ । ಸಿದ್ಧಂ ಮುಕ್ತಿಮ್ರೋ । ಯಸ್ಯ ಕಿಮ್ರೋ । ಜಸ್ತಿ ನೀಯಮಣೇ ಪುರಜ ಯಸ್ಯ ನಿಜಮನಸಿ ಸ್ಥರತಿ ಪ್ರತಿಭಾತಿ । ಈ ಕರ್ಮತಾಪನ್ನಮ್ರೋ ತಂ ತತ್ತ್ವಂ ತತ್ತ್ವಪ್ರಮ್ರೋ । ಕಥಂಭಾತಮ್ರೋ । ಶುದ್ಧಂ ರಾಗಾದಿರಹಿತಮ್ರೋ । ಪುನರಪಿ ಕಥಂಭಾತಂ ಯತ್ । ಜಂ ತತ್ತ್ವಂ ಕಾಣರೂಪಂ ಯದಾತ್ಮತತ್ತ್ವಂ ಜ್ಞಾನರೂಪಮ್ರೋ । ಪುನರಪಿ ಕಿಂವಿಶಿಷ್ಟಂ ಯತ್ । ಜಂಚಿಕ್ಷಾರೂಯಂತಿ ನಿತ್ಯಂ ಧ್ವಾಯಂತಿ । ಕ್ಷಿತಿಂ ಮನಸಿ । ಕೇ ಧ್ವಾಯಂತಿ । ಪರಮಮುನಿಗಣಾ ಪರಮಮುನಿಸಮೂಹಾಃ । ಪುನರಪಿ ಕಿಂವಿಶಿಷ್ಟಂ ಯತ್ । ಜಂ ತತ್ತ್ವಂ ದೇಹಚತ್ತಂ ಯತ್ತರಮಾತ್ಮತತ್ತ್ವಂ ದೇಹತ್ವಕ್ತಂ ದೇಹಾದಿನ್ನಮ್ರೋ । ಪುನರಪಿ ಕಥಂಭಾತಂ ಯತ್ । ನೀವಸಳಿ ನಿವಸತಿ । ಕ್ಷಿತಿಂ ಭುವಣೇ ಸವ್ಯದೇಹಿಂಜಾ ದೇಹೇ ಶ್ರಿಭುವನೇ ಸರ್ವ ದೇಹಿನಾ ಸಂಸಾರಿಗಣಾಂ ದೇಹೇ । ಪುನರಪಿ ಕೇದೃಶಂ ಯತ್ । ಜಂ ತತ್ತ್ವಂ ದಿವ್ಯದೇಹಂ ಯತ್ ಶುದ್ಧಾತ್ಮತತ್ತ್ವಂ ದಿವ್ಯದೇಹಂ ದಿವ್ಯಂ ಕೇವಲಜ್ಞಾನಾದಿಶರೀರಮ್ರೋ । ಶರೀರಮಿತಿ ಕೋರಧ್ರಃ । ಸ್ವರೂಪಮ್ರೋ । ಪುನಶ್ಚಕೇದೃಶಂ ಯತ್ । ತಿಹುಯಣಾಗುರುಗಂ ಅವ್ಯಾಬಾಧಾಧಾನಂತಸುಖಾದಿಗುಣೇನ ಶ್ರಿಭುವನಾದಪಿ ಗುರುಂ ಪ್ರಾಜ್ಯಮಿತಿ ಶ್ರಿಭುವನಗುರುಕಮ್ರೋ । ಪುನರಪಿ ಕಿಂರೂಪಂ ಯತ್ । ಸಿಜಫಿ ಸಿದ್ಧಾತಿ ನಿಷ್ಪತ್ತಿಂ ಯಾತಿ । ಕ್ಷಿತಿಂ ಪ್ರಾಜಾಲಾಭಾದಿಸಮಸ್ತಮನೋರಧವಿಕಲ್ಪಜಾಲರಹಿತತ್ತ್ವಂ ಪರಮೋಪಶಾಂತ ಜೀವಸ್ಥರೂಪೇ ಇತ್ಯಭಿಪ್ರಾಯಃ ॥೨೧॥

ಅಥ ಗ್ರಂಥಸ್ಯಾವಸಾನೇ ಮಂಗಲಾಧರ್ಮಾಶೀವಾದರೂಪೇಣ ನಮಸ್ಕಾರಂ ಕರೋತಿ-

ವಾಸಿಸುತ್ತದೆ, [ಜಂ ತತ್ತ್ವಂ] ಯಾವ ತತ್ತ್ವಪು [ದಿವ್ಯ-ದೇಹಂ] ದಿವ್ಯಕೇವಲಜ್ಞಾನ ಮೊದಲಾದ ಶರೀರರೂಪವಿದೆ [ತಿಹುಯಣಾ-ಗುರುಗಂ] ಮೂರು ಲೋಕಗಳಲ್ಲಿ ಶ್ರೇಷ್ಠವಿದೆ ಮತ್ತು [ಸಂತ-ಜೀವೇ ಸಿಜಾಂಜಿ] ಯಾವ ತತ್ತ್ವಪು ಶಾಂತ ಜೀವಗಳಲ್ಲಿ ಸಿದ್ಧ ಎಂದರೆ ಪ್ರಾಪ್ತವಾಗುತ್ತದೆ [ತಂ ತತ್ತ್ವಂ] ಆ ತತ್ತ್ವಪು [ಜಸ್ತಿ ನೀಯ-ಮಳೀ] ಯಾರ ನಿಜ ಮನಸ್ಸಿನಲ್ಲಿ [ಸುದ್ಧಂ ಹಿ ಪುರಜಿ] ಶುದ್ಧ ಪ್ರಕಾಶಮಾನವಾಗುತ್ತದೆ [ಸೋಣ] ಅವರು [ಸಿದ್ಧಂ ಪಾವಜಿ] ಸಿದ್ಧಿಯನ್ನ ಪಡೆಯುತ್ತಾರೆ.

**ಭಾವಾಧರ್ಮ :-** ಯಾವ ಆತ್ಮತತ್ತ್ವಪು ಜ್ಞಾನರೂಪವಿದೆ, ಯಾವುದನ್ನ ಪರಮಮುನಿಗಣಾರು ತಮ್ಮ ಚಿತ್ತದಲ್ಲಿ ನಿರಂತರ ಧ್ವಾನ ಮಾಡುತ್ತಾರೆ, ಯಾವ ಪರಮಾತ್ಮತತ್ತ್ವಪು ದೇಹದಿಂದ ಭಿನ್ನವಿದೆ ಮತ್ತು ಮೂರು ಲೋಕಗಳಲ್ಲಿರುವ ಸಮಸ್ತ ಸಂಸಾರೀ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತದೆ, ಯಾವ ಶುದ್ಧಾತ್ಮತತ್ತ್ವಪು ದಿವ್ಯ ದೇಹವಿದೆ-ಕೇವಲಜ್ಞಾನ ಮೊದಲಾದ ಶರೀರವಿದೆ ದಿವ್ಯ ಎಂದರೆ ಕೇವಲಜ್ಞಾನಾದಿಗಳು ಮತ್ತು ಶರೀರ ಎಂದರೆ ಸ್ಥರಾಪವಿದೆ, ಯಾವ ತತ್ತ್ವಪು ಅವ್ಯಾಬಾಧ, ಅನಂತಸುಖ ಮೊದಲಾದ ಗುಣಗಳಿಂದ ಮೂರು ಲೋಕದಲ್ಲಿ ಗುರು ಇದೆ-ಪ್ರಾಜ್ಯವಿದೆ ಮತ್ತು ಯಾವ ತತ್ತ್ವಪು ಖ್ಯಾತಿ, ಪ್ರಾಜೆ, ಲಾಭ ಮೊದಲಾದವುಗಳಿಂದ ಹಿಡಿದು ಸಮಸ್ತ ಮನೋರಧರೂಪದ ವಿಕಲ್ಪಜಾಲದಿಂದ ರಹಿತವಾಗಿರುವ ಕಾರಣದಿಂದ ಪರಮಶಾಂತ-ಜೀವಸ್ಥರೂಪದಲ್ಲಿ ಸಿದ್ಧವಾಗುತ್ತದೆ ಎಂದರೆ ಪ್ರಾಣಿತೆಯನ್ನ ಪಡೆಯುತ್ತದೆ ಅವರು ಮುಕ್ತಿಯನ್ನ ಹೊಂದುತ್ತಾರೆ.

ಈಗ ಗ್ರಂಥದ ಕೊನೆಯಲ್ಲಿ ಮಂಗಲಾಧರ್ಮವಾಗಿ ಆಶೀರ್ವಾದರೂಪದಿಂದ ನಮಸ್ಕಾರ ಮಾಡುತ್ತಾರೆ,-

ಪರಮ-ಪಯ-ಗಯಾಣಂ ಭಾಸೆಂ ದಿವ್ಯ-ಕಾಂ  
 ಮಣಿ ಮುಣಿವರಾಣಂ ಮುಕ್ಕದೋ ದಿವ್ಯ-ಜೋಣಿ ।  
 ವಿಸಯ-ಸುಹ-ರಯಾಣಂ ದುಲ್ಲಹೋ ಜೋ ಹು ಲೋಷಿ ।  
 ಜಯಲು ಸಿವ-ಸರೂಪೋ ಕೇವಲೋ ಕೋ ವಿ ಚೋಹೋ ॥೨೧೪॥

ಪರಮಪದಗತಾನಾಂ ಭಾಸಕೋ ದಿವ್ಯಕಾಯಃ ।  
 ಮನಸಿ ಮುನಿವರಾಣಾಂ ಮೋಕ್ಕದೋ ದಿವ್ಯ ಯೋಗಃ ।  
 ವಿಷಯಸುಖರತಾನಾಂ ದುರ್ಬಳಿಹೋ ಯೋ ಹಿ ಲೋಕೇ ।  
 ಜಯತು ಶಿವಸ್ವರೂಪಃ ಕೇವಲಃ ಕೋತಪಿ ಚೋಧಃ ॥೨೧೫॥

ಜಯಲು ಸರ್ವೋತ್ತಮೇಣ ವ್ಯಧಿಂ ಗಚ್ಛತು । ಕೋತಪಿ । ದಿವ್ಯಕಾಂ ಪರಮಪೀಡಾರಿಕ ಶರೀರಾಭಿಧಾನ-  
 ದಿವ್ಯಕಾಯಸ್ತದಾಧಾರೋ ಭಗವಾನ ಕಥಂಭೂತಃ । ಭಾಸೆಂ ದಿವಾಕರ ಸಹಸ್ರದವ್ಯಧಿಕೇಜಸ್ತ್ವಾಧಾಸಕೆಃ  
 ಪ್ರಕಾಶಕಃ । ಕೇವಾಂ ಕಾಯಃ । ಪರಮಪಯಗಯಾಣಂ ಪರಮಾನಂತರಾನಾದಿಗುಣಾಸ್ತದಂ ಯದಹರ್ತದಂ  
 ತತ್ತಗತಾನಾಮ್ । ನ ಕೇವಲಂ ದಿವ್ಯಕಾಯೋ ಜಯತು । ದಿವ್ಯಜೋಣಿ ದ್ವಿತೀಯಶುಕ್ಲಧಾನಾಭಿಧಾನೋ  
 ಏತರಾಗನಿವಿ-ಕಲ್ಪಸಮಾಧಿರೂಪೋ ದಿವ್ಯ ಯೋಗಃ । ಕಥಂಭೂತಃ । ಮುಕ್ಕದೋ ಮೋಕ್ಕಪ್ರದಾಯಕಃ । ಕ್ಷಣ  
 ಜಯತು । ಮಣಿ ಮನಸಿ । ಕೇವಾಮ್ । ಮುಣಿವರಾಣಂ ಮುನಿಪುಂಗವಾನಾಮ್ । ನ ಕೇವಲಂ ಯೋಗೋ  
 ಜಯತು । ಕೇವಲೋ ಕೋ ವಿ ಚೋಹೋ ಕೇವಲಜ್ಞಾನಾಭಿಧಾನಃ ಕೋತಪಿಪೂರ್ವೋ ಚೋಧಃ । ಕಥಂಭೂತಃ

### ಗಾಂ - ೨೧೬

**ಅನ್ವಯಾರ್ಥ :** - [ಪರಮ-ಪಯ-ಗಯಾಣಂ] ಪರಮಪದಕ್ಕೆ ಎಂದರೆ ಅರಹಂತ ಪದಕ್ಕೆ ಪ್ರಾಪ್ತರಾದ  
 ಜೀವರುಗಳ [ಭಾಸೆಂ] ಸಹಸ್ರಾರು ಸೂರ್ಯರಿಗಿಂತ ಅಧಿಕ ತೇಜದಿಂದ ಪ್ರಕಾಶಮಾನವಾದ (ದಿವ್ಯ-ಕಾಂ)  
 ಪರಮ ಜೀದಾರಿಕ ಶರೀರ ಮತ್ತು ಅದರ ಆಧಾರಭೂತರಾದ ಭಗವಂತರು [ಜಯಲು] ಸರ್ವೋತ್ತಮಾದಿಂದ  
 ವ್ಯಧಿಗೆ ಪ್ರಾಪ್ತರಾಗಲಿ-ಜಯವಂತವಾಗಿ ವರ್ತಿಸಲಿ, [ಮುಣಿವರಾಣಂ ಮಣಿ] ಮುನಿವರರುಗಳ ಮನಸ್ಸಿನಲ್ಲಿ  
 [ಮುಕ್ಕದೋ ದಿವ್ಯ-ಜೋಣಿ] ಮೋಕ್ಕದಾಯಕವಾದ ಏತರಾಗ ನಿವಿ-ಕಲ್ಪಸಮಾಧಿರೂಪದ ದಿವ್ಯ ಯೋಗವು  
 ಜಯವಂತವಾಗಿ ವರ್ತಿಸಲಿ ಮತ್ತು [ವಿಸಯ-ಸುಹ-ರಯಾಣಂ] ವಿಷಯಸುಖದಲ್ಲಿ ಅನುರಕ್ತರಾದ ಪ್ರರುಷರಿಗೆ  
 [ಲೋಪಿ] ಈ ಲೋಕದಲ್ಲಿ [ಜೋ ಹು] ಯಾವುದು ಪ್ರಕಟರೂಪದಿಂದ [ದುಲ್ಲಹೋ] ದುರ್ಬಳಿವಿದೆ ಅಂಥ  
 [ಸಿವ-ಸರೂಪೋ] ಅನಂತಸುಖಸ್ವರೂಪವೂ [ಕೇವಲೋ ಕೋ ವಿ ಚೋಹೋ] ಕೇವಲಜ್ಞಾನರೂಪವೂ  
 ಆದ ಯಾವ ಒಂದು ಅಪೂರ್ವ ಚೋಧವಿದೆ ಅದು [ಲೋಪಿ] ಈ ಲೋಕದಲ್ಲಿ ಜಯವಂತವಾಗಿ ವರ್ತಿಸಲಿ.

ಪರಮಪದಗತಂಗಂ ಭಾಸುರಂ ದಿವ್ಯಕಾಯಂ ।  
 ಪರಮನಿಮನದೋಳಗಂ ಮೋಕ್ಕದಾದಿವ್ಯಯೋಗಂ ॥  
 ವಿಷಯಸುಖರತಂಗಂ ದುರ್ಬಳೀಲೋಕದೋಳಾ ತಾಂ ।  
 ಜಯತು ಶಿವಸ್ವರೂಪಂ ಕೇವಲಂ ದಿವ್ಯಚೋಧಂ ॥೨೧೬॥

ಸಿವಸರೂಪೋ ಶಿವಶಬ್ದವಾಚ್ಯಂ ಯದನಂತಸುಖಂ ತತ್ವಾರೂಪಃ । ಪುನರಪಿ ಕಥಂಘೋತಃ ದುಲ್ಲಹೋ ಜೋ ಹು ಲೋಹಿ ದುಲ್ಲಭೋಃ ದುಷ್ಪಾಪ್ಯಃ ಯಃ ಸ್ಥಂಪಮಾ । ಕ್ಷಾ | ಲೋಕೇ | ಕೇಷಾಂ ದುಲ್ಲಭಃ । ವಿಷಯಸುಹರಯಾಣಂ ವಿಷಯಸುಖಾತೀತಪರಮಾತ್ಮಾವನೋತ್ಪನ್ನಪರಮಾನಂದೈಕರೂಪಸುಖಾಸ್ಥಾದರಹಿತತ್ವೇನ ಪಂಚೀಂದಿಯ-ವಿಷಯಾಸಕ್ತಾನಾಮಿತಿ ಭಾವಾಧಾರಃ ॥೧೭॥

ಇತಿ ‘ಪರು ಜಾಗಂತಿ ಏ ಪರಮಮುಖಿ ಪರಸಂಸಗ್ನಿ ಚಯಂತಿ’ ಇತ್ಯದ್ಯೇಕಾತೀತಿಸೂತ್ರಪರ್ಯಾಂತಂ ಸಾಮಾನ್ಯಭೇದಭಾವನಾ ತದನಂತರಂ ‘ಪರಮಸಮಾಹಿ’ ಇತ್ಯಾದಿ ಚತುರ್ವಿಂಶತಿಸೂತ್ರಪರ್ಯಾಂತಂ ಮಹಾಸ್ಥಳಂ, ತದನಂತರಂ ವೃತ್ತದ್ವಯಂ ಚೀತಿ ಸರ್ವಸಮುದಾಯೇನ ಸಪ್ತಾದಿಕಸೂತ್ರಶತೇನ ದ್ವಿತೀಯಮಹಾಧಿಕಾರೇ ಖೋಲಿಕಾ ಗತೇತಿ । ಏವಮತ್ತ ಪರಮಾತ್ಮಪ್ರಕಾಶಾಭಿಧಾನಗ್ರಂಥೇನ ಪ್ರಥಮಸ್ಥಾಪತ್ರ ‘ಚೇ ಜಾಯಾ ರೂಣಗ್ರಿಯಾ’ ಇತ್ಯಾದಿ ತ್ರಯೋವಿಂಶತ್ಯಧಿಕಸೂತ್ರಶತೇನ ಪ್ರಕ್ಷೇಪಕತ್ಯಸಹಿತೇನ ಪ್ರಥಮಮಹಾಧಿಕಾರೋ ಗತಃ । ತದನಂತರಂ ಚತುರ್ವಿಂಶತಿಸೂತ್ರಶತದ್ವಯೇನ ಪ್ರಕ್ಷೇಪಕವಂಬಕಸಹಿತೇನ ದ್ವಿತೀಯೋಽಪಿ ಮಹಾಧಿಕಾರೋ ಗತಃ । ಏವಂ ಪಂಚಾಧಿಕಚತ್ವಾರಿಂಶತಿಸೂತ್ರಶತದ್ವಯೇನ ಪ್ರಕ್ಷೇಪಕವಂಬಕಸಹಿತದೇವರಚಿತ್ವದೊಂದಿಗೆ ಮಹಾಧಿಕಾರೋ ಗತಃ । ಏವಂ ಪಂಚಾಧಿಕಚತ್ವಾರಿಂಶತಿಸೂತ್ರಶತದ್ವಯೇನ ಪ್ರಕ್ಷೇಪಕವಂಬಕಸಹಿತದೇವರಚಿತ್ವದೊಂದಿಗೆ ಮಹಾಧಿಕಾರೋ ಗತಃ । ಏವಂ ಪಂಚಾಧಿಕಚತ್ವಾರಿಂಶತಿಸೂತ್ರಶತದ್ವಯೇನ ಪ್ರಕ್ಷೇಪಕವಂಬಕಸಹಿತದೇವರಚಿತ್ವದೊಂದಿಗೆ ಮಹಾಧಿಕಾರೋ ಗತಃ ।

**ಭಾವಾಧಾರ :-** ೧) ಶ್ರೀಪ್ರವಾದ ಅನಂತಜ್ಞಾನ ಮೋದಲಾದ ಗುಣಗಳ ಸಾಫಲ್ಯವಿರುವಂಥ ಅರಹಂತ ಪದಕ್ಕೆ ಪ್ರಾಪ್ತರಾದ ಜೀವರುಗಳ ಸಹಸ್ರಾರು ಸೂರ್ಯಾರಿಗಿಂತ ಅಧಿಕ ತೇಜಸ್ಸಿನಿಂದ ಪ್ರಕಾಶಮಾನವಿರುವಂಥ ಪರಮ ಜೀದಾರಿಕ ಶರೀರ ನಾಮದ ಆ ದಿವ್ಯ ಕಾಯವು ಮತ್ತು ಅದರ ಆಧಾರ ಭೂತರಾದ ಭಗವಂತರು ಜಯವಂತರಾಗಿ ವರ್ತಿಸಲಿ ಸರ್ವೋತ್ತಮಾದಿಂದ ವೃದ್ಧಿಗೆ ಪ್ರಾಪ್ತವಾಗಲಿ. ೨) ಮುನಿಪುಂಗವರುಗಳ ಮನೋಮಂದಿರದಲ್ಲಿ ಮೋಕ್ಷದಾಯಕವಾದ ಎರಡನೆಯ ಶುಕ್ಲಧ್ಯಾನ ನಾಮದ ಏರಡಾಗ ನಿರ್ವಿಕಲ್ಪ ಸಮಾಧಿ ರೂಪದ ದಿವ್ಯಯೋಗವು ಜಯವಂತವಾಗಿ ವರ್ತಿಸಲಿ. ೩) ವಿಷಯಸುಖಿದಿಂದ ರಹಿತವಾದ ಪರಮಾತ್ಮನ ಭಾವನೆಯಿಂದ ಉತ್ಪನ್ನವಾದ ಒಂದು ಪರಮಾನಂದವೇ ರೂಪವಿರುವಂಥ ಸುಖದ ಆಸ್ಥಾದದಿಂದ ರಹಿತರಾದ ಪಂಚೀಂದ್ರಿಯ ವಿಷಯಗಳಲ್ಲಿ ಆಸ್ತಕರಾದ ಜೀವರುಗಳಿಗೆ ಈ ಲೋಕದಲ್ಲಿ ನಿಜವಾಗಿ ದುಷ್ಪಾಪ್ಯವಿರುವಂಥ ‘ಶಿವ’ ಶಬ್ದದಿಂದ ವಾಚ್ಯವಾದ ಆ ಅನಂತಸುಖಸೂರೂಪ ಕೇವಲಜ್ಞಾನ ನಾಮದ ಯಾವ ಒಂದು ಅಪೂರ್ವ ಬೋಧವಿದೆ ಅದು ಈ ಲೋಕದಲ್ಲಿ ಜಯವಂತವಾಗಿ ವರ್ತಿಸಲಿ.

ಈ ಪ್ರಕಾರ ‘ಪರು ಜಾಗಂತು ಏ ಪರಮಮುಖಿ ಪರಸಂಸಗ್ನಿ ಚಯಂತಿ’ ಇತ್ಯಾದಿ ಎಂಭತ್ತೊಂದು ಸೂತ್ರಗಳವರೆಗೆ ಸಾಮಾನ್ಯಭೇದಭಾವನೆಯು, ಅದರ ನಂತರ ‘ಪರಮಸಮಾಹಿ’ ಇತ್ಯಾದಿ ಇಪ್ಪತ್ತು ನಾಲ್ಕು ಸೂತ್ರಗಳವರೆಗೆ ಮಹಾಸ್ಥಳವು ಅದರ ನಂತರ ಎರಡು ಸೂತ್ರಗಳು ಹೀಗೆ ಎಲ್ಲವು ಸೇರಿ ಒಂದು ನೂರಾ ಏಳು ಸೂತ್ರಗಳಿಂದ ಎರಡನೆಯ ಮಹಾಧಿಕಾರದಲ್ಲಿ ಖೋಲಿಕೆಯು ಸಮಾಪ್ತವಾಯಿತು.

ಈ ಪ್ರಕಾರ ಈ ಪರಮಾತ್ಮಪ್ರಕಾಶವೆಂಬ ಹೆಸರಿನ ಗ್ರಂಥದಲ್ಲಿ ಮೋದಲಂಕೂ ‘ಚೇ ಜಾಯಾ ರೂಣಗ್ರಿ-ಯಾ’ ಇತ್ಯಾದಿ ಒಂದು ನೂರಾ ಇಪ್ಪತ್ತು ಮೂರು ಮತ್ತು ಮೂರು ಪ್ರಕ್ಷೇಪಕಗಳು ಸಹಿತ ಒಂದು ನೂರಾ ಇಪ್ಪತ್ತಾರು ದೋಹಾಸೂತ್ರಗಳಿಂದ ಮೋದಲನೆಯ ಮಹಾಧಿಕಾರವು ಸಮಾಪ್ತವಾಯಿತು. ಅದರ ನಂತರ ಇನ್ನೂರಾ ಹದಿನಾಲ್ಕು ಹಾಗೂ ಒಂದು ಪ್ರಕ್ಷೇಪಕಗಳು ಸಹಿತ ಒಟ್ಟು ಇನ್ನೂರಾ ಹತ್ತೊಂಬತ್ತು ದೋಹಾ ಸೂತ್ರಗಳಿಂದ ಎರಡನೆಯ ಮಹಾಧಿಕಾರವು ಸಮಾಪ್ತವಾಯಿತು.

ಈ ಪ್ರಕಾರ ಶ್ರೀಯೋಗೀಂದ್ರದೇವ ವಿರಚಿತ ಮುನ್ನೂರಾ ನಾಲ್ಕುದು ದೋಹಾಸೂತ್ರಗಳ ವಿವರಣೆ ಯನ್ನೊಳಗೊಂಡ ಪರಮಾತ್ಮಪ್ರಕಾಶದ ವೃತ್ತಿಯು ಶ್ರೀ ಬೃಹತ್ಪ್ರಾಪಕತ್ತ ಟೀಕೆಸಹಿತ ಸಮಾಪ್ತವಾಯಿತು.

## ಟೀಕಾಕಾರಸ್ಯಾ ಅಂತಿಮಕಥನವ್

ಅತ್ಯ ಗ್ರಂಥೇ ಪ್ರಚುರಣೇ ಪದಾನಾಂ ಸಂಧಿನ್ ಕೃತಃ, ವಾಕ್ಯಾನಿ ಚ ಭಿನ್ನಭಿನ್ನಾನಿ ಕೃತಾನಿ ಸುಖೋಧಾರ್ಥವೋ । ಈ ಚ ಪರಿಭಾಷಾಸೂತ್ರಂ ಪದಯೋಃ ಸಂಧಿವ್ಯವಹ್ಂತೋ ನ ಸಮಾಸಾಂತರಂ ತಯೋಃ ತೇನ ಕಾರಣೇನ ಲಿಂಗವಚನಕ್ತಿಯಾಕಾರಕಸಂಧಿಸಮಾಸವಿಶೇಷ್ಯ ವಿಶೇಷಣವಾಕ್ಯಸಮಾಪ್ತಾ ದಿಕಂ ದೂಷಣಮತ್ತ ನ ಗ್ರಾಹ್ಯಂ ವಿದ್ವದ್ವಿರಿತಿ ।

ಇದಂ ಪರಮಾತ್ಮಪ್ರಕಾಶವ್ಯತೀವ್ಯಾಖ್ಯಾನಂ ಜ್ಞಾತಾಂ ಕಂ ಕರ್ತವ್ಯಂ ಭವ್ಯಜನ್ಯಃ । ಸಹಜಶುದ್ಧಜ್ಞಾನಾನಂದ್ಯೇ ಕ ಸ್ವಭಾವೋಽಹಂ, ನಿರ್ವಿಕಲೋಽಹಂ, ಉದಾಸೀನೋಽಹಂ, ನಿಜನಿರಂಜನಶುದ್ಧಜ್ಞಾನಂದ್ಯೋಽಹಂ, ಜ್ಞಾನಾನುಷ್ಠಾನರೂಪನಿಶ್ಚಯರತ್ತತ್ಯಾತ್ಮನಿರ್ವಿಕಲ್ಪಸಮಾಧಿಸಂಜಾತವೀತರಾಗಸಹಜಾನಂದರೂಪಸುಖಾನುಭೂತಿಮಾತ್ರಲಕ್ಷಣೇನ ಸ್ವಸಂಪೇದನಜ್ಞಾನೇನ ಸ್ವಸಂಪೇದೋಗಮ್ಯಃ ಪ್ರಾಪ್ಯೋ ಭರಿತಾವಸೋಽಹಂ, ರಾಗದ್ವೈಪಮೋಹಕೋಽಧಮಾನಮಾಯಾಲೋಭಪಂಚೋಂದಿಯವಿಷಯವ್ಯಾಪಾರಮನೋವಚನಕಾಯವ್ಯಾಪಾರಭಾವಕಮ್ಯಾದವ್ಯಕರ್ಮಸೋಕರ್ಮವ್ಯಾತಿಪೂಜಾಲಾಭದ್ವಷಪ್ತಿತಾನುಭೂತಭೋಗಾಕಾಂಕ್ಷಾರೂಪನಿದಾನಮಾಯಾ-

## ಟೀಕಾಕಾರನ ಅಂತಿಮ ಕಥನ

ಈ ಗೃಂಥವು ಸುಲಭವಾಗಿ ತಿಳಿದುಬರಲೆಂಬ ಅಭಿಪ್ರಾಯದಿಂದ ಹೇಚ್ಚಾಗಿ ಪದಗಳ ಸಂಧಿ ಮಾಡಿಲ್ಲ, ಮತ್ತು ವಾಕ್ಯಗಳನ್ನು ಬಿಡಿ ಬಿಡಿಯಾಗಿ ಮಾಡಿದೆ. ಮತ್ತು ಸೂತ್ರದ ಪರಿಭಾಷೆಯಲ್ಲಿ ಪದಗಳ ಸಂಧಿಯು ಅದರ ಸಮಾಸದ ಮಧ್ಯದಲ್ಲಿ ವಿವಕ್ಷಿತವಿಲ್ಲದಿರುವುದರಿಂದ ಲಿಂಗ, ವಚನ, ಕ್ರಯಿ, ಕಾರಕ, ಸಂಧಿ, ಸಮಾಸ, ವಿಶೇಷ್ಯ, ವಿಶೇಷಣ, ವಾಕ್ಯ ಸಮಾಪ್ತಿ ಇವೇ ಮೊದಲಾದವುಗಳ ದೋಷವನ್ನು ವಿದ್ವಾಂಸರುಗಳು ಗ್ರಹಣ ಮಾಡಬಾರದು.

ಈ ಪರಮಾತ್ಮಪ್ರಕಾಶದ ವ್ಯತೀಯವ್ಯಾಖ್ಯಾನ ತಿಳಿದುಕೊಂಡು ಭವ್ಯಜನರು ಹೀಗೆ ವಿಚಾರ ಮಾಡಬೇಕು. ‘ಶುದ್ಧನಿಶ್ಚಯನಯದಿಂದ ನಾನು ಏಕನಿದ್ದೇನೆ, ಮೂರು ಲೋಕ ಮೂರು ಕಾಲದಲ್ಲಿ ಮನವಚನಕಾಯದಿಂದ ಮತ್ತು ಕೃತ-ಕಾರಿತ-ಅನುಮೋದನದಿಂದ ಉದಾಸೀನಿದ್ದೇನೆ, ನಿಜನಿರಂಜನ ಶುದ್ಧ ಆತ್ಮನ ಸಮ್ಯಕೋಶದ್ದೇ, ಸಮ್ಯಕೋಜ್ಞಾನ ಮತ್ತು ಸಮ್ಯಕ್ ಅನುಷ್ಠಾನರೂಪದ ನಿಶ್ಚಯರತ್ತತ್ಯಾತ್ಮಕವಾದ ನಿರ್ವಿಕಲ್ಪಸಮಾಧಿಯಿಂದ ಉತ್ಸಂಘಾದ ವೀತರಾಗ ಸಹಜಾನಂದರೂಪ ಸುಖಾನುಭೂತಿ ಮಾತ್ರ ಲಕ್ಷಣಪುಳಿ ಸ್ವಸಂಪೇದನ ಜ್ಞಾನದಿಂದ ಸ್ವಸಂಪೇದ್ಯ, ಗಮ್ಯ ಪ್ರಾಪ್ಯನಾದ ನಾನು ಪರಿಪೂರ್ಣನಿದ್ದೇನೆ. ರಾಗ, ದ್ವೇಷ, ಮೋಹ, ಕೋಧ, ಮಾನ, ಮಾಯಿ, ಲೋಭ, ಪಂಚೋಂದಿಯಗಳ ವಿಷಯವ್ಯಾಪಾರ, ಮನವಚನಕಾಯಗಳ ವ್ಯಾಪಾರ, ಭಾವಕಮ್ಯ, ದ್ರವ್ಯಕರ್ಮ, ನೋಕರ್ಮ, ಖ್ಯಾತಿ, ಪೂಜೆ, ಲಾಭ, ನೋಡಿದ, ಕೇಳಿದ ಮತ್ತು ಅನುಭವಿಸಿದ ಭೋಗಗಳ ಆಕಾಂಕ್ಷೆಯರೂಪದ ನಿದಾನ, ಮಾಯಿ, ಮಿಥ್ಯಾತ್ಮ ಈ ಮೂರು ಶಲ್ಯ ಮೊದಲಾಗಿ ಸಮಸ್ತವಿಭಾವ ಪರಿಣಾಮಗಳಿಂದ ರಹಿತನಿದ್ದೇನೆ-ಶಾಸ್ತ್ರನಿದ್ದೇನೆ. ಮತ್ತು ಸಮಸ್ತ ಜೀವರುಗಳು ಕೂಡ ಹೀಗೆಯೇ ಇದ್ದಾರೆಂದು ನಿರಂತರ ಭಾವನೆಯನ್ನು ಭಾವಿಸಬೇಕು.

ಟೀಕಾಕಾರರು ತಮ್ಮ ಕೊನೆಯ ಶೋಕದಲ್ಲಿ ಹೀಗೆ ಹೇಳುತ್ತಾರೆ,-

ಮಿಥ್ಯಾಶಲ್ಯತ್ಯಯಾದಿಸವರ್ವಾವಿಭಾವಪರಿಣಾಮರಹಿತಶಾಸ್ಯೋಽಹಂ, ಜಗತ್ಯಯೇ ಕಾಲತ್ಯಯೇಽಪಿ ಮನೋ-  
ವಚನಕಾಯ್ಯಃ ಕೃತಕಾರಿತಾನುಮತ್ಯೈಶ್ಚ ಶುದ್ಧನಿಶ್ಚಯೀನ | ತಥಾ ಸರ್ವೋಽಪಿ ಜೀವಾಃ, ಇತಿ ನಿರಂತರಂ ಭಾವನಾ  
ಕರ್ತವ್ಯೇತಿ || ಗ್ರಂಥಸಂಖ್ಯಾ ॥೪೦೦||

ಪಾಂಡವರಾಮಹಿಂ ಣಾರವರಹಿಂ ಪ್ರಜ್ಞಿಲು ಭಕ್ತಿಭರೇಣ |  
ಸಿರಿಸಾಸಣು ಜಿಣಭಾಸಿಯಲು ಣಾಂದಲು ಸುಕ್ಷಮ-ಸಮಹಿಂ ||೧||

ಪಾಂಡವರಾಮ್ಯಃ ನರವರ್ಯಃ ಪೂಜಿತಂ ಭಕ್ತಿಭರೇಣ |  
ಶ್ರೀಶಾಸನಂ ಜಿನಭಾಷಿತಂ ನಂದತು ಸುಖಿತತ್ಯಃ ||೨||

ಇತಿಬ್ರಹ್ಮದೇವವಿರಚಿತಾ ಪರಮಾತ್ಮಪ್ರಕಾಶವೃತ್ತಿಃ ಸಮಾಪ್ತಾ |

**ಅರ್ಥ :-** ಶ್ರೀ ರಾಮಚಂದ್ರ, ಪಂಚಪಾಂಡವರು ಮತ್ತು ಇತರ ಪುರುಷ್ಟೇಷ್ಟರುಗಳಿಂದ ಈ ಜಿನ  
ಶಾಸನವು ಅತ್ಯಂತ ಭಕ್ತಿಯಿಂದ ಪೂಜಿತವಿದೆ. ಇಂಥ ಜಿನಭಾಷಿತ ಶಾಸನವು ನೂರಾರು ಸುಖಿಗಳಿಂದ ಸಮೃದ್ಧವಾಗಿ  
ಸದಾಕಾಲ ವರ್ತಿಸುತ್ತಿರಲಿ.

ಈ ಪರಮಾತ್ಮ ಪ್ರಕಾಶ ಗ್ರಂಥದ ವ್ಯಾಖ್ಯಾನವನ್ನು ಶ್ರೀಯೋಗೀಂದ್ರದೇವರು ಪ್ರಭಾಕರಭಟ್ಟನ  
ಸಂಚೋಧನೆಯ ಸಲುವಾಗಿ ಮಾಡಿದ್ದಾರೆ. ಶ್ರೀಯೋಗೀಂದ್ರದೇವರು ಇಂಜ ದೋಹಾಕೂತ್ರಗಳನ್ನು ರಚಿಸಿದ್ದ  
ಇದರ ಮೇಲೆ ಶ್ರೀ ಬ್ರಹ್ಮದೇವರು ಇಂಂಳಿ ಶ್ಲೋಕ ಪ್ರಮಾಣದ ಸಂಸ್ಕೃತ ಟೋಕೆ ರಚಿಸಿದ್ದಾರೆ. ಮತ್ತು ಹಂ.  
ದೀಲತರಾಮರು ಇಲ್ಲಂ ಶ್ಲೋಕಪ್ರಮಾಣದ ಭಾಷಾವಚನಿಕೆ ರಚಿಸಿದ್ದಾರೆ.

ಈ ಪ್ರಕಾರ ಶ್ರೀಯೋಗೀಂದ್ರದೇವ ವಿರಚಿತ ಪರಮಾತ್ಮಪ್ರಕಾಶದ ಶ್ರೀಮದ್  
ಬ್ರಹ್ಮದೇವ ವಿರಚಿತ ಸಂಸ್ಕೃತ ಟೋಕೆಯ ಶ್ರೀ ಎಂ. ಬಿ.ಪಾಟೀಲ,  
ಸೇಡಬಾಳ ಇವರು ಮಾಡಿದ ಕನ್ನಡ ಅನುವಾದವ  
ಸಮಾಪ್ತವಾಯಿತು.

-----○-----

--: ದೋಹಗಳ ವರ್ಣನುಸಾರಸೂಚಿ :--

ಅ	ದೋಹ	ಪ್ರಟಿ	ದೋಹ	ಪ್ರಟಿ	
ಅಷ್ಟ ಇ ಹಿತಿಲು	೨-೩೮	೨೦೯	ಅಪ್ಪಾದಂಸನು ಕೇವಲು	೨-೬೬	೧೧೫
ಅಟ್ಟ ವಿಕಮ್ಮಣ್ಣ	೧-೪೫	೬೬	ಅಪ್ಪಾಪರಹಣ	೨-೧೫೭	೩೫೦
ಅಟ್ಟಹಂ ಕಮ್ಮಹಂ	೧-೪೫	೬೭	ಅಪ್ಪಾ ಪಂಗುಹಿ	೨-೬೬	೮೨
ಅಣ್ಣ ಜಳ ಜಗಹಂ	೨-೬	೧೫೯	ಅಪ್ಪಾ ಪಂಡಿಲು ಮುಕ್ಕು	೨-೬೧	೧೦೮
ಅಣ್ಣ ಜಿ ತಿತ್ತಮ	೧-೬೫	೧೧೫	ಅಪ್ಪಾ ಬಂಭೆಲು ವಳಿಸು	೨-೮೨	೧೦೫
ಅಣ್ಣ ಜಿ ದಂಸನು	೧-೬೪	೧೧೨	ಅಪ್ಪಾ ಬುಜ್ಜಹಿ ದವ್ವು	೨-೫೮	೮೧
ಅಣ್ಣ ವಿ ದೋಸು	೨-೪೫	೧೧೨	ಅಪ್ಪಾ ಮಾಣಿಸು ದೇಲು	೨-೬೦	೧೦೨
ಅಣ್ಣ ವಿ ದೋಸು	೨-೪೬	೧೧೨	ಅಪ್ಪಾ ಮಿಲ್ಲಿವಿ	೨-೬೨	೨೫೪
ಅಣ್ಣ ವಿ ಬಂಧು ವಿ	೨-೨೦೨	೬೮	ಅಪ್ಪಾ ಮಿಲ್ಲಿವಿ ಕಾಣಿಮಳು	೨-೬೮	೨೫೫
ಅಣ್ಣ ವಿ ಭತ್ತಪ	೨-೨೦೫	೪೦೦	ಅಪ್ಪಾ ಮೇಲ್ಲಿವಿ	೨-೨೪	೬೧
ಅತ್ತಿ ಇ ಉಬ್ಬಳು	೧-೬೬	೮೬	ಅಪ್ಪಾ ಮೇಲ್ಲಿವಿ ಕಾಣ	೨-೧೫೮	೩೫೧
ಅತ್ತಿ ಇ ಪ್ರಸ್ತು	೧-೨೧	೬೦	ಅಪ್ಪಾ ಯತ್ತ ಉ ಜಂ ಜ	೨-೧೪೫	೩೫೨
ಅದ್ದಮ್ಮೀಲಿಯಲೋಯಳೆಹಿ	೨-೧೬೮	೬೬೪	ಅಪ್ಪಾ ಲದ್ದಳು	೨-೧೫	೨೫
ಅಪ್ಪಳು ಮಣ್ಣ ಇ ಚೋ	೨-೬೬	೨೨೬	ಅಪ್ಪಾ ವಂದಲು	೨-೮೮	೧೦೯
ಅಪ್ಪ ಸಹಾವಿ	೧-೧೦೦	೧೨೦	ಅಪ್ಪಾ ಸಂಜಮು ಸೀಲು	೨-೬೬	೧೧೧
ಅಪ್ಪ ಹ ಜೇ ವಿ	೧-೧೦೬	೧೨೬	ಅಪ್ಪಿ ಅಪ್ಪು ಮುಣಿಂತು	೨-೬೬	೬೪
ಅಪ್ಪ ಹ ಕಾಣಿ	೨-೧೫೫	೬೪೮	ಅಪ್ಪಿ ಪಯಾಸಜಿ	೨-೧೦೧	೧೨೧
ಅಪ್ಪ ಅಪ್ಪ ಜಿ ಪರು	೧-೬೬	೮೪	ಅಪ್ಪಿ ವಿ ಪರು ವಿ	೨-೧೦೬	೧೨೬
ಅಪ್ಪ ಕಮ್ಮ ವಿವಜ್ಜಿಯಲು	೧-೫೨	೬೬	ಅಮ್ಮಾ ಅಣಂದಿಲು	೨-೬೫	೪೧
ಅಪ್ಪ ಗುಣಮಲು	೨-೬೬	೧೬೫	ಅರಿ ಜಯ ಜಣಪಣ	೨-೧೬೪	೨೨೪
ಅಪ್ಪ ಗುರು ಣವಿ	೧-೮೮	೧೦೨	ಅವಗುಣ ಗಹಣಿ	೨-೧೮೮	೨೫೦
ಅಪ್ಪ ಗೋರಲು ಶಿಣ್ಣು	೧-೮೬	೧೦೪	ಅಂಗಳ ಸುಹುಮುಳಂ	೨-೧೦೬	೨೫೪
ಅಪ್ಪ ಜಾನೀಯಲು ಕೇಣ	೧-೫೬	೬೮			
ಅಪ್ಪ ಜೋಜಿಯ	೧-೫೧	೬೨			
ಅಪ್ಪ ರ್ಯಾಯಹಿ	೧-೬೬	೧೧೬	ಇತ್ತುಣ ಲೇವಲು	೨-೧೦೧	೪೦೬
ಅಪ್ಪ ಕಾಣಿಹ ಗಮ್ಮು	೧-೧೦೮	೧೨೬	ಇಹು ತಣು ಜೇವಡ	೨-೧೮೨	೨೫೨
ಅಪ್ಪ ಕಾಣಿ ಮುಣೇಹಿ	೧-೧೦೫	೧೨೫	ಇಹು ಸಿವಸಂಗಮು	೨-೧೪೨	೨೨೪
ಅಪ್ಪ ಓಯಮಣೆ	೧-೬೮	೧೧೮			
ಅಪ್ಪ ತಿವಿಹು	೧-೧೨	೨೨	ಉತ್ತಮು ಸುಕ್ಕು ಇ	೨-೫	೧೫೨
ಅಪ್ಪ ದಂಸಣೆ	೧-೧೦೮	೧೧೯	ಉತ್ತಮು ಸುಕ್ಕು ಇ	೨-೨	೧೫೫
			ಉದಯಹ ಆಣೆವಿ	೨-೧೮೨	೨೨೬

	ದೋಂಗೆ	ಪ್ರಟಿ	ಗ	ದೋಂಗೆ	ಪ್ರಟಿ
ಉವ್ವಲ್ ಚೋಪ್ಪಡಿ	ಉ-ಒಳಲ್	ಇಂಂ	ಗಲು ಸಂಸಾರಿ	ಉ-ಎ	ಒಲ
ಉವ್ವಸ್ ವಸಿಯಾ ಜೋ	ಉ-ಒಂ	ಇಂಿ	ಗಯಣೆ ಅಣಂತಿ	ಉ-ಎಲ	ಒಲ
<b>ಎ</b>			ಗಂಥಹ ಉಪ್ಪರಿ	ಉ-ಎಂ	ಎಂ
ಎಕ್ಕು ಕರೇ ಮಣ ಬಿಣ್ಣೆ	ಉ-ಒಂಂ	ಎಂ	<b>ಫ್</b>		
ಎಕ್ಕು ಜೆ ಮೇಲ್ಲುವಿ	ಉ-ಒಂಿಗ	ಇಂ	ಫುರವಾಸಲು	ಉ-ಒಳಿ	ಇಂ
ಎ ಪಂಚಿಂದಿಯಕರಹಡಾ	ಉ-ಒಂಿ	ಇಂ	ಫೋರು ಕರಂತು ವಿ	ಉ-ಒಂ	ಇಂ
ಎಯಜ್ ದಪ್ಪಜ್	ಉ-ಒಂ	ಒಂ	ಫೋರು ನಾ ಚಿಣ್ಣು ಉ	ಉ-ಒಂ	ಇಂ
ಎಯಹಿ ಜುತ್ತೆಉ	ಉ-ಒಂ	ಇಂ	<b>ಟ್</b>		
ಎಹು ಜೋ ಅಪ್ಪ್	ಉ-ಒಂಳಿ	ಇಂ	ಚೆಲುಗಜ್ ದುಕ್ಕಹ	ಉ-ಒಂ	ಇಂ
ಎಹು ವವಹಾರೆ	ಉ-ಒಂ	ಇಂ	ಚಟ್ಟಪ್ಪಿ ಪಟ್ಟಪ್ಪಿ	ಉ-ಒಂ	ಇಂ
<b>ಕ್</b>			ಚೇಲ್ಲಾ ಚೇಲ್ಲಿ ಪ್ಪತ್ತಿಯಹಿ	ಉ-ಒಂ	ಇಂ
ಕಮ್ಮು ಇ ದಿಧಫೋ	ಉ-ಒಂ	ಇಂ	<b>ಭ್</b>		
ಕಮ್ಮುಣಿಬದ್ದು ವಿ	ಉ-ಒಂ	ಇಂ	ಭಿಜ್ಜಲು ಭಿಜ್ಜಲು	ಉ-ಒಂ	ಇಂ
ಕಮ್ಮುಣಿಬದ್ದು ವಿಗ-ಒಂ		ಇಂ	<b>ಜ್</b>		
ಕಮ್ಮಹಂ ಕೇರಾ ಭಾವಡಾ	ಉ-ಒಂ	ಇಂ	ಜಜ್ ಇಚ್ಚನಿ ಭೋ	ಉ-ಒಂ	ಇಂ
ಕಮ್ಮು ಹಿಂ ಜಾಸು	ಉ-ಒಂ	ಇಂ	ಜಜ್ ಜಯ ಉತ್ತಮು	ಉ-ಒಂ	ಇಂ
ಕಮ್ಮು ಪರಿಕ್ಕಿಲು	ಉ-ಒಂ	ಇಂ	ಜಜ್ ಣೆವಿಸದ್ದು	ಉ-ಒಂ	ಇಂ
ಕರಿ ಸಿವಸಂಗಮು	ಉ-ಒಂ	ಇಂ	ಜಣಣೇ ಜಣಣು ವಿ	ಉ-ಒಂ	ಇಂ
ಕಾಳಾಣ ಣಗ್ಗ ರೂವಂ	ಉ-ಒಂಂ-ಉ	ಇಂ	ಜಮ್ಮುಣಾಮರಣಾವಿವಚ್ಚಿಯಲು	ಉ-ಒಂ	ಇಂ
ಕಾರಣ ವಿರಹಿಲು	ಉ-ಒಂ	ಇಂ	ಜಲಸಿಂಚನು ಪರುಣಿದ್ದಲನು	ಉ-ಒಂ	ಇಂ
ಕಾಲು ಅಣಾಳು ಅಣಾಳು	ಉ-ಒಂ	ಇಂ	ಜಸು ಅಬ್ಬಂತರಿ	ಉ-ಒಂ	ಇಂ
ಕಾಲು ಮುಣಿಜ್ಜಿಪ್ಪಿ	ಉ-ಒಂ	ಇಂ	ಜಸು ಪರಮತ್ತೇ	ಉ-ಒಂ	ಇಂ
ಕಾಲು ಲಹೇವಿನು	ಉ-ಒಂ	ಇಂ	ಜಸು ಹರಿಣಬ್ಬೀ	ಉ-ಒಂ	ಇಂ
ಕಿ ವಿ ಭಣಂತಿ	ಉ-ಒಂ	ಇಂ	ಜಹಿ ಭಾವಜ್ ತಹಿ	ಉ-ಒಂ	ಇಂ
ಕೇಣ ವಿ ಅಪ್ಪಣು	ಉ-ಒಂ	ಇಂ	ಜಹಿ ಮಜ್ ತಹಿ	ಉ-ಒಂ	ಇಂ
ಕೇವಲ ಣಾಣೆಂ ಅಣಾವರಲು	ಉ-ಒಂ	ಇಂ	ಜಂ ಜಹ ಥಕ್ಕಲು	ಉ-ಒಂ	ಇಂ
ಕೇವಲ ದಂಸಣಾಣಾಣಾಮಲು	ಉ-ಒಂ	ಇಂ	ಜಂ ಣೆಯದಪ್ಪಹ	ಉ-ಒಂ	ಇಂ
ಕೇವಲದಂಸಣಾಣಾಣಾಮಯ	ಉ-ಒಂ	ಇಂ	ಜಂ ಣೆಯಚೋಹಹ	ಉ-ಒಂ	ಇಂ
ಕೇವಲದಂಸಣು ಣಾಣು	ಉ-ಒಂ	ಇಂ	ಜಂ ತತ್ತ್ವಂ ಣಾಣರೂವಂ	ಉ-ಒಂ	ಇಂ
			ಜಂ ಚೋಲ್ಲಜ್ ವವಹಾರು	ಉ-ಒಂ	ಇಂ

	ದೋಹೆ	ಪ್ರಟಿ		ದೋಹೆ	ಪ್ರಟಿ
ಜಂ ಮಣಿ ಕಿಂ ಸಿ	ಉ-ಅಂಗ	ಇಂಂ	ಜೇಣ ಸರೂಪಿಂ ರುಬಾಖಯಿಜ	ಉ-ಒಂಗಿ	ಇಂಲ
ಜಂ ಮುಣಿ ಲಹಣಿ	ಉ-ಒಂಗಿ	ಒಂಗಿ	ಜೇ ಹೆಯಚೋಹ	ಉ-ಒಂಗಿ	ಇಂಲ
ಜಂ ಸಿವದಂಸನೀ	ಉ-ಒಂಗಿ	ಒಂಗಿ	ಜೇ ದಿಂಕ್ತಾ ಸೂರ್ಯಗ್ರಹಣಿ	ಉ-ಒಂಗಿ	ಇಂಗಿ
ಜಾಣವಿ ಮಣ್ಣಿವಿ	ಉ-ಒಂಗಿ	ಒಂಗಿ	ಜೇ ದಿಟ್ಟೇ ತುಟ್ಟಂತಿ	ಉ-ಒಂಗಿ	ಇಂಗಿ
ಜಾ ಹೆಸಿ ಸಯಲಹ	ಉ-ಒಂಗಿ-ಗ	ಒಂಗಿ	ಜೇ ಪರಮಪ್ರಪ ಪರ್ಯಾಸಹ	ಉ-ಒಂಗಿ	ಇಂಗಿ
ಜಾಮು ಸುಹಾಸುಹಭಾವಡಾ	ಉ-ಒಂಗಿ	ಒಂಗಿ	ಜೇ ಪರಮಪ್ರಪ ಪರ್ಯಾಸು	ಉ-ಒಂಗಿ	ಇಂಗಿ
ಜಾವಣಿ ಹಾನಿಲು	ಉ-ಒಂಗಿ	ಒಂಗಿ	ಜೇ ಪರಮಪ್ರಪಹ ಭೃತ್ಯಿಯರ	ಉ-ಒಂಗಿ	ಇಂಗಿ
ಜಾಸು ಇ ಕೋಹು ಇ	ಉ-ಒಂಗಿ	ಒಂಗಿ	ಜೇ ಪರಮಪ್ರಪ್ಪ ಹೆಯಂತಿ	ಉ-ಒಂಗಿ	ಇಂಗಿ
ಜಾಸು ಇ ಧಾರಣು	ಉ-ಒಂಗಿ	ಒಂಗಿ	ಜೇ ಭವದುಕ್ಷಾಹ ಬೀಹಿಯಾ	ಉ-ಒಂಗಿ	ಇಂಗಿ
ಜಾಸು ಇ ವಣ್ಣಿ ಇ	ಉ-ಒಂಗಿ	ಒಂಗಿ	ಜೇಮು ಸಹಾವಿ ಇಂಮೃಲಲು	ಉ-ಒಂಗಿ	ಇಂಗಿ
ಜಿಲು ಮಿಚ್ಚತ್ತೇ	ಉ-ಒಂಗಿ	ಒಂಗಿ	ಜೇ ರಯಣತ್ತಲು	ಉ-ಒಂಗಿ	ಇಂಗಿ
ಜಿಣ್ಣಂ ವತ್ತಿಂ ಜೇಮು	ಉ-ಒಂಗಿ	ಒಂಗಿ	ಜೇ ಸರಸಿಂ ಸಂತುಟ್ತು	ಉ-ಒಂಗಿ	ಇಂಗಿ
ಜಿತ್ತ್ವಿ ಇ ಇಂದಿಯ	ಉ-ಒಂಗಿ	ಒಂಗಿ	ಜೇಹಲು ಜಜ್ಜರು ಇರಯ	ಉ-ಒಂಗಿ	ಇಂಗಿ
ಜಿಯ ಅಣುಮೆತ್ತು ವಿ	ಉ-ಒಂಗಿ	ಒಂಗಿ	ಜೇಹಲು ಇಂಮೃಣು	ಉ-ಒಂಗಿ	ಇಂಗಿ
ಜೀಲು ವಿ ಪ್ರಗ್ಗಲು	ಉ-ಒಂಗಿ	ಒಂಗಿ	ಜೋ ಅಣುಮೆತ್ತು	ಉ-ಒಂಗಿ	ಇಂಗಿ
ಜೀಲು ಸಚೇಯಣು	ಉ-ಒಂಗಿ	ಒಂಗಿ	ಜೋ ಆಯಾಸಣ ಮಣು	ಉ-ಒಂಗಿ	ಇಂಗಿ
ಜೀವ ಮ ಜಾಣಹಿ	ಉ-ಒಂಗಿ	ಒಂಗಿ	ಜೋ ಇಜ್ಜಿ ತಿಂ	ಉ-ಒಂಗಿ	ಇಂಗಿ
ಜೀವ ವಹಂತಹಂ ಇರಯ	ಉ-ಒಂಗಿ	ಒಂಗಿ	ಜೋಜಿಯ ಅಪ್ಪೇ	ಉ-ಒಂಗಿ	ಇಂಗಿ
ಜೀವಹಂ ಕಮ್ಮು ಅಣಾಇ	ಉ-ಒಂಗಿ	ಒಂಗಿ	ಜೋಜಿಯ ಚಿಂತಿ ಮ	ಉ-ಒಂಗಿ	ಇಂಗಿ
ಜೀವಹ ತಿಹಯಣ	ಉ-ಒಂಗಿ	ಒಂಗಿ	ಜೋ ಹೆಯದಂಸಣ	ಉ-ಒಂಗಿ	ಇಂಗಿ
ಜೀವಹ ದಂಸಣು ಹಾಣು	ಉ-ಒಂಗಿ	ಒಂಗಿ	ಜೋಜಿಯ ಹೆಯಮಣಿ	ಉ-ಒಂಗಿ	ಇಂಗಿ
ಜೀವಹ ಭೇಲು ಜಿ	ಉ-ಒಂಗಿ	ಒಂಗಿ	ಜೋಜಿಯ ಹೇಹು	ಉ-ಒಂಗಿ	ಇಂಗಿ
ಜೀವಹ ಮೋಕ್ಷಹ ಹೇಲು	ಉ-ಒಂಗಿ	ಒಂಗಿ	ಜೋಜಿಯ ದುಮ್ಮು ಇ	ಉ-ಒಂಗಿ	ಇಂಗಿ
ಜೀವಹ ಲಕ್ಷಣು	ಉ-ಒಂಗಿ	ಒಂಗಿ	ಜೋಜಿಯ ದೇಹು	ಉ-ಒಂಗಿ	ಇಂಗಿ
ಜೀವಹ ಸೋ ಪರ	ಉ-ಒಂಗಿ	ಒಂಗಿ	ಜೋಜಿಯ ದೇಹು	ಉ-ಒಂಗಿ	ಇಂಗಿ
ಜೀವಾಜೀವ ಮ	ಉ-ಒಂಗಿ	ಒಂಗಿ	ಜೋಜಿಯ ಮಿಲ್ಲಹಿ	ಉ-ಒಂಗಿ	ಇಂಗಿ
ಜೀವಾ ಸಯಲ ವಿ	ಉ-ಒಂಗಿ	ಒಂಗಿ	ಜೋಜಿಯ ಮೋಕ್ಷು	ಉ-ಒಂಗಿ	ಇಂಗಿ
ಜೇ ಜಾಯಾ ರುಬಾಖಗ್ರಿಯಪ	ಉ-ಒಂಗಿ	ಒಂಗಿ	ಜೋಜಿಯ ಮೋಹು	ಉ-ಒಂಗಿ	ಇಂಗಿ
ಜೇ ಜಿಣಲಿಂಗು ಧರೇವಿ	ಉ-ಒಂಗಿ	ಒಂಗಿ	ಜೋಜಿಯ ಲೋಹು	ಉ-ಒಂಗಿ	ಇಂಗಿ
ಜೇಣಾ ಕಸಾಯ ಹವಂತಿ	ಉ-ಒಂಗಿ	ಒಂಗಿ	ಜೋಜಿಯ ವಿಸಮ್ಮೀ	ಉ-ಒಂಗಿ	ಇಂಗಿ
ಜೇಣಾ ಇ ಚಿಣ್ಣಿ ಉ	ಉ-ಒಂಗಿ	ಒಂಗಿ	ಜೋಜಿಯ ವಿಂದಹಿಂ	ಉ-ಒಂಗಿ	ಇಂಗಿ
ಜೇಣಾ ಹೆರಂಜಣಿ	ಉ-ಒಂಗಿ-ಗ	ಒಂಗಿ	ಜೋಜಿಯ ಸಯಲು	ಉ-ಒಂಗಿ	ಇಂಗಿ

	ದೋಂ	ಪ್ರಟಿ	ತ	ದೋಂ	ಪ್ರಟಿ
ಜೋ ಜೆಲು ಹೇಲು	ರ-ಳಂ	ಂಂ	ತತ್ವಾತತ್ವ ಮುಣೈವಿ	ಉ-ಳಿ	ಎಂಂ
ಜೋ ಜೆನು ಕೇವಲಾಣ	ಉ-ರಂಡ	ಇಂಗ	ತರುಣಲು ಬೂಧೆಲು	ರ-ಲಂ	ರಂಂ
ಜೋ ಇವಿ ಮಣ್ಣಿಜ್	ಉ-ಜಿಂ	ಂಂಗ	ತಲಿ ಅಹಿರಣಿ	ಉ-ರಂಳ	ಇಂಂ
ಜೋ ಇವಿ ಮಣ್ಣಿಜ್	ಉ-ರಂಂ	ಂಂಗ	ತಂ ನೀಯಾಣಾನು	ಉ-ಎಂ	ಎಂಂ
ಜೋ ನೀಯಕಣಹಿ	ರ-ಳಂ	ಂಂಗ	ತಂ ಪರಿಯಾಣಹಿ	ರ-ಖಿಂ	ಇಂ
ಜೋ ನೀಯಭಾಲು	ರ-ರಂ	ಂಗ	ತಾರಾಯಾನು ಜಲ	ರ-ರಂಂ	ರಂಂ
ಜೋ ನೀಲಕಹಿ	ಉ-ರಂಡ	ಇಂಂ	ತಿತ್ತಿ ಇ ತಿತ್ತಿ	ಉ-ಲಂ	ಎಂಂ
ಜೋ ಪರಮತ್ತೇಂ	ರ-ಇಂ	ಇಂಗ	ತಿಹುಯಾವಂದಿಲು	ರ-ರಂ	ಇಂ
ಜೋ ಪರಮಪ್ಪೆಲು	ಉ-ರಂಂ	ಇಂಗ	ತಿಹುಯಣ ಜೀವಹ	ಉ-ಎ	ರಂಂ
ಜೋ ಪರಮಪ್ಪ್	ಉ-ರಂಳ	ಇಂಗ	ತುಟ್ಟಿಜ್ ಮೋಹು	ಉ-ರಂಳ	ಇಂಂ
ಜೋ ಭತ್ತಲು	ಉ-ಇಂ	ರಂಗ	ತೇಚಿಯ ಧಣ್ಣಾ	ಉ-ರಂಂ	ಇಂಂ
ಜೋ ಭತ್ತಲು	ಉ-ಎಂ	ಂಂಗ	ತೇ ಪುನು ಜೀವಹ	ರ-ಂ	ಇಂ
ಜೋ ಸವಂಭಾಮಪರಿಟ್ಯಿಹ	ರ-ಇಂ	ಇಂಗ	ತೇ ಪುನು ವಂದಿಲು	ರ-ಳ	ರಂ
ಜೋ ಸಮಭಾವಹ	ಉ-ರಂಂ	ಇಂಗ	ತೇ ಪುನು ವಂದಿಲು	ರ-ಜ	ರಂ
<b>ರ್ಯು</b>					
ರ್ಯಾಣೇಂ ಕಮಕ್ಕಳು	ಉ-ರಂಂ	ಇಂಗ	ತೇ ವಂದಲು ಸಿರಿಸಿದ್ದ	ರ-ಂ	ಲ
<b>ಣ</b>					
ಣ ವಿ ಉಪಜಜ್ಜಿ	ರ-ಇಲ	ಲಂಗಿ	ತೇ ಹಲು ವಂದಿಲು	ರ-ಂ	ರಂ
ಣಾಣವಿಯಕ್ಕೊನು	ಉ-ರಂಂ	ಇಂಂಗಿ	<b>ದ</b>		
ಣಾಣವಿಹಿಣಾಹ	ಉ-ರಂಳ	ಇಂಗಿ	ದವ್ವಿಜ ಜಾಣಿ	ಉ-ರಂ	ರಂಂ
ಣಾಣಿಯ ಣಾಣಲು	ರ-ರಂಲ	ರಂಗಿ	ದವ್ವಿಜ ಜಾಣಿಹಿ	ಉ-ರಂ	ರಂಂ
ಣಾಣಿ ಮುವಪ್ಪೊನು	ರ-ಇಂ	ಇಂಗಿ	ದವ್ವಿಜ ಸಯಲಜ್	ಉ-ರಂ	ರಂಂ
ಣಾಣಿ ಮುಂಧಹ	ರ-ಲಂ	ಇಂಗಿ	ದವ್ವಿಜ ಚಯಾರಿ ವಿ	ರ-ಇಂ	ರಂಂ
ಣಾಣು ಪಯಾಸಹಿ	ರ-ರಂಂ	ರಂಗಿ	ದಂಶಣಾಣಾಚರಿತ್ತಂ	ರ-ಇಂ	ರಂಂ
ಣಾಸ ಏಣೆಗ್ಗೆ ಉ	ರ-ಇಂ	ಇಂಗಿ	ದಂಶಣು ಣಾಣು ಅಣಂತ	ರ-ರಂ	ರಂಂ
ಣಿಚ್ಚು ಣಿರಂಜಣು	ರ-ರಂ	ರಂಗಿ	ದಂಶಣು ಣಾಣು ಚರಿತ್ತು	ರ-ಇಂ	ರಂಂ
ಣಿಟ್ಟುರವಯಾನು	ರ-ರಂಳ	ಇಂಗಿ	ದಂಶಣ ಪುವ್ವು	ರ-ಇಂ	ರಂಂ
ಣಿಮ್ಮಲಫಲಹಹ	ರ-ರಂಡ	ಇಂಗಿ	ದಾಣಂ ಲಬ್ಜಿ ಭೋಲು	ರ-ಇಂ	ರಂಂ
ಣಿಯಮುಣಿ ಣಿಮ್ಮಲ	ರ-ರಂಳ	ಇಂಗಿ	ದಾಣು ಣ ದಿಣ್ಣಿಲು	ರ-ಇಂ	ರಂಂ
ಣಿಯಮೇ ಕಹಿಯಲು	ರ-ರಂ	ರಂಗಿ	ದುಕ್ಕಿಜ್ ಪಾವಜಿ	ರ-ಇಂ	ರಂಂ
ಣೇಯಾಭಾವೇ ವಿಲ್ಲು	ರ-ಇಂ	ರಂಗಿ	ದುಕ್ಕಿಹ ಕರಣಿ	ರ-ಲಂ	ರಂಂ
			ದುಕ್ಕಿಹ ಕಾರಣು	ರ-ಇಂ	ರಂಂ
			ದುಕ್ಕಿಹ ಕಾರಣು	ರ-ಇಂ	ರಂಂ
			ದುಕ್ಕಿ ವಿ ಸುಕ್ಕು	ರ-ಇಂ	ಲಂ

	ದೋಹೆ	ಪ್ರಟಿ		ದೋಹೆ	ಪ್ರಟಿ
ದುಕ್ಕು ವಿ ಸುಕ್ಕು	೨-೩೬	೨೦೦	ಪಾವಹಿ ದುಕ್ಕು ಮಹಂತು	೨-೧೧೯	೩೦೬
ದೇಲುಣ ದೇಲುಲೇ	೧-೧೭೫	೧೪೪	ಪಾಮೇ ಜಾರಲು	೨-೬೬	೨೫೬
ದೇಲು ಈರಂಡಳು	೨-೨೬	೨೫೦	ಪೇಚ್ಚು ಇ ಜಾಣಳ	೨-೧೬	೧೬೨
ದೇಲುಲು ದೇಲು ವಿ	೨-೧೬೦	೩೧೯	ಪುಗ್ಗಲು ಭವಿಷ್ಯಮು	೨-೧೬	೧೬೨
ದೇವಹಂ ಸತ್ತಹಂ	೨-೬೫	೨೫೨	ಪುಣು ಪುಣು ಪಣಾವಿವಿ	೧-೧೧	೨೧
ದೇವಹಂ ಸತ್ತಹ	೨-೬೨	೨೫೫	ಪುಣ್ಣು ವಿ ಪಾಲು ವಿ	೧-೬೨	೧೦೬
ದೇಹವಿಭಿಣ್ಣ ಉ	೧-೧೪	೨೪	ಪುಣ್ಣೇಣ ಹೋಜು ವಿಹವೋ	೨-೬೦	೨೫೨
ದೇಹವಿಭೇಯಣ್ಣ	೨-೧೦೨	೨೫೪			
ದೇಹಹ ಉಪ್ಪರಿ	೨-೫೫	೨೧೯	<b>ಒ</b>		
ದೇಹಹ ಉಬ್ಬಳು	೧-೨೦	೮೨	ಬಲಿ ಕಿಳಿ ಮಾನುಸ	೨-೧೪೨	೩೫೬
ದೇಹಹ ಪೇಕ್ಕಿವಿ	೧-೨೧	೮೯	ಬಂಧಹ ಮೋಕ್ಕುಹ ಹ	೨-೫೨	೨೨೨
ದೇಹಾದೇವಲಿ	೧-೫೫	೪೫	ಬಂಧು ವಿ ಮೋಕ್ಕು	೧-೬೫	೮೧
ದೇಹಾದೇಹಹಿ	೧-೨೬	೫೯	ಬಂಧಹ ಭುವನೆ	೨-೬೯	೨೮
ದೇಹಿ ವಸಂತು	೧-೪೨	೫೨	ಬಿಣ್ಣೆ ವಿ ಜೇಣಾ	೨-೫೨	೨೦೨
ದೇಹಿ ವಸಂತೇ	೧-೪೪	೫೪	ಬಿಣ್ಣೆ ವಿ ದೋಹೆ	೨-೪೪	೨೧೧
ದೇಹ ವಿ ಜಿತ್ತು	೨-೧೪೫	೩೧೨	ಬುಜ್ಜು ಇ ಸತ್ತಿಜ್ಜು	೨-೫೨	೨೫೬
ದೇಹೇ ವಸಂತು ವಿ	೧-೨೪	೪೪	ಬುಜ್ಜಂತಹಂ ಪರಮತ್ತು	೨-೬೪	೨೨೪
			ಬೋಹ ಣುಮಿತ್ತೇ	೨-೫೪	೨೨೨
<b>ಧ</b>				<b>ಭ</b>	
ಧಮ್ಮಹ ಅತ್ತಹ	೨-೩	೧೫೦	ಭೊಣಿ ಭಣಾವಣಿ	೨-೪೮	೨೧೬
ಧಮ್ಮ ಧಮ್ಮ ವಿ	೨-೨೪	೧೮೦	ಭಲ್ಲಾಹ ವಿ ಣಾಸಂತಿ	೨-೧೧೦	೨೪೪
ಧಮ್ಮ ಣ ಸಂಚಿಣ	೨-೧೬೫	೩೨೫	ಭವತಣಿಭೋಯ	೧-೬೨	೪೨
ಧಂಧಜ ಪಡಿಯಣ	೨-೧೨೧	೩೦೮	ಭಾಣಿ ವಿಸುದ್ಧ ಉ	೨-೬೮	೨೪೫
			ಭಾವಾ ಭಾವಾಹಿ ಸಂಚುವಣ	೧-೪೨	೩೫
<b>ವ</b>			ಭಾವಿಂ ಪಣಾವಿವಿ	೧-೮	೧೨
ವಜ್ಜಯರತ್ತಲು ಜೀವಡಣ	೧-೨೨	೬೫	ಭಿಣ್ಣು ಉ ವತ್ತು ಜಿ	೨-೧೪೧	೩೨೪
ವರಮಪಯಗಯಾಣಂ	೨-೨೧೪	೪೧೦	ಭುಂಜಂತಂ ವಿ	೨-೫೦	೨೫೨
ವರಮಸಮಾಹಿ ಧರೇವಿ	೨-೧೬೫	೬೮೮	ಭುಂಜಂತು ವಿ ಣುಯ	೨-೬೯	೨೫೬
ವರಮಸಮಾಹಿ ಮಹಾಸರಹಿ	೨-೧೮೮	೬೮೪			
ವರು ಜಾಣಂತು ವಿ	೨-೧೦೮	೨೬೨	<b>ಮ</b>		
ವಂಚ ವಿ ಇಂದಿಯ	೧-೬೫	೨೮	ಮಣಿ ಮಲಿಯಣ	೧-೧೨೨-೨	೧೪೫
ವಂಚಹ ಣಾಯಕು	೨-೧೪೦	೩೨೨	ಮಾ ಪುಣಿ ಪುಣ್ಣು ಇ	೨-೫೧	೨೨೮

	ದೋಹೆ	ಪ್ರಟಿ		ದೋಹೆ	ಪ್ರಟಿ
ಮಾರಿವಿ ಚೂರಿವಿ	ಉ-೧೨೬	ಇ೧೯	ವಿಸಯಕ್ಕಾಯ ವಿ	ಉ-೧೮೨	ಇ೮೨
ಮಾರಿವಿ ಜೀವಹ	ಉ-೧೨೭	ಇ೧೨	ವಿಸಯಕ್ಕಾಯಹಿ	ಉ-೧೬೨	೧೨
ಮುಕ್ಕು ಇ ಪಾವಹಿ	ಉ-೧೨೪	ಇ೧೦	ವಿಸಯಕ್ಕಾಯಹಿ	ಉ-೧೬೪	ಇ೧೪
ಮುಣಿವರವಿಂದಹ	ಉ-೧೧೦	ಇ೧೧	ವಿಸಯಸುಹಜ ಚೇ	ಉ-೧೬೮	ಇ೧೮
ಮುತ್ತಿ ವಿಹೊಣಲು	ಉ-೧೮	ಇ೧೦	ವಿಸಯಹ ಉಪ್ಪರಿ	ಉ-೫೦	೧೧೮
ಮೂಢಾ ಸಯಲು ವಿ	ಉ-೧೨೮	ಇ೧೨	ವಿಸಯಾಸತ್ತ ಉ ಜೀವ	ಉ-೧೪೨	ಇ೧೨
ಮೂಢು ವಿಯಕ್ಕಣು	ಉ-೧೩	೨೫	ವೇಯಹಿ ಸತ್ತಹಿ	ಉ-೨೨	೨೨
ಮೇಲ್ಲುವಿ ಸಯಲ	ಉ-೧೧೪	ಇ೧೬			
ಮೋಕ್ಕು ಜಿ ಸಾಹಿಲು	ಉ-೧೧೮	ಇ೧೫	<b>ಸ</b>		
ಮೋಕ್ಕು ಮ ಡಿಂತಹಿ	ಉ-೧೮೮	ಇ೧೨	ಸತ್ತು ವಿ ಮಿತ್ತು ವಿ	ಉ-೧೦೪	೨೮೬
ಮೋಹು ವಿಲಿಜ್ಜ ಇ	ಉ-೧೬೫	ಇ೧೬	ಸತ್ತು ಪಥಂತು ವಿ	ಉ-೮೨	೨೬೦
<b>R</b>			ಸಯಲಪಯತ್ತಹ	ಉ-೩೪	೧೬೨
ರಾವ ರಂಗಿವ	ಉ-೧೨೦	ಇ೧೧	ಸಯಲವಿಯಪ್ಪಹ	ಉ-೧೬೫	ಇ೧೦
ರತ್ತೇ ವತ್ತೇ ಜೇಮು	ಉ-೧೨೮	ಇ೧೪	ಸಯಲ ವಿ ಸಂಗ ಇ	ಉ-೧೬೬	ಇ೧೧
ರಾಯದೋನ ಚೇ	ಉ-೧೦೦	೨೮೨	ಸಯಲಹ ಕಮ್ಮಹ	ಉ-೧೬೮	ಇ೧೪
ರೂವಿ ಪಯಂಗಾ	ಉ-೧೧೨	೨೯೯	ಸಪ್ಪಹಿ ರಾಯಹಿ	ಉ-೧೨೨	ಇ೧೨
<b>L</b>			ಸಂತಾ ವಿಸಯ ಚು	ಉ-೧೬೯	ಇ೧೦
ಲಕ್ಷ್ಮಣಭಂದ ವಿವಚ್ಚಿಯಲು	ಉ-೨೧೦	೨೧೫	ಸಿದ್ಧಿಹಿ ಕೇರಾ	ಉ-೬೮	೨೪೪
ಲಾಹಹ ಕ್ತಿಹಿ	ಉ-೬೨	೨೨೨	ಸಿರಿಗುರು ಅಕ್ಷಹಿ	ಉ-೧	೧೪೮
ಲೇಣಹ ಇಚ್ಛಿ	ಉ-೮೨	೨೧೬	ಸುಣ್ಣಲು ಪಲು	ಉ-೧೬೬	ಇ೧೨
ಲೋಳು ವಿಲಕ್ಕಣು	ಉ-೧೮೫	ಇ೧೬	ಸುದ್ಧಹ ಸಂಜಮು	ಉ-೬೨	೨೪೧
ಲೋಯಾಗಾಸು ಧರೇವಿ	ಉ-೨೫	೧೮೧	ಸುಹಪರಿಣಾಮೇ	ಉ-೨೧	೨೪೧
<b>V</b>			ಸೋ ಜೋಣಲು ಜೋ	ಉ-೧೨೨-೫	ಇ೧೮
ವರ ಜಿಯ ಪಾವಜು	ಉ-೫೯	೨೧೨	ಸೋ ಓತಿ ತ್ತಿ ಪಪಸೋ	ಉ-೬೫-೧	೮೧
ವರ ಣಿಯದಂಸೊ	ಉ-೫೮	೨೧೦	ಸೋ ವರ ವುಚ್ಚಿ	ಉ-೧೧೧	೧೧೨
ವತ್ತು ಪಣಟ್ಟಿ ಜೇಮು	ಉ-೧೮೦	ಇ೧೪	<b>H</b>		
ವಂದಲು ಣಿಂದಲು	ಉ-೬೬	೨೧೯	ಹರಿಹರಬಂಭು ವಿ	ಉ-೮	೧೫೬
ವಂದಣು ಣಿಂದಣು	ಉ-೬೪	೨೧೨	ಹಲು ವರು ಬಂಭಣು	ಉ-೮೧	೯೯
ವಂದಣು ಣಿಂದಣು	ಉ-೬೫	೨೧೮	ಹಲು ಗೋರಲು ಹಲು	ಉ-೮೦	೯೮
ವಿತ್ತಿಣಿವಿತ್ತಿಹಿಂ	ಉ-೫೨	೨೧೧			

■ ಭೀಕರ ದಾವಾನಲದಿಂದ ಉರಿಯತ್ತಿರುವ ವನದಲ್ಲಿ ಶೀಪ್ತು ಗಮನ ಮಾಡಲು ಸಮರ್ಥನಿರುವಂಥ ಕುರುಡನು ಬೆಂಕಿಗೆ ಬಿದ್ದು ಸತ್ತು ಹೋಗುತ್ತಾನೆ ಅದೇ ಪ್ರಕಾರ ಎರಡೂ ಕಾಲುಗಳಿಂದ ರಹಿತವಾದ ಶರೀರವಿರುವಂಥ ಕುಂಟ ಮನುಷ್ಯನು ಆ ದಾವಾನಲವನ್ನು ನೋಡುತ್ತಿದ್ದರೂ ಕೂಡ ನಡೆಯುವುದರಲ್ಲಿ ಅಸಮರ್ಥನಿರುವುದರಿಂದ ಬೆಂಕಿಯಿಂದ ಸುಟ್ಟು ಸತ್ತು ಹೋಗುತ್ತಾನೆ ಮತ್ತು ಎರಡೂ ಕೆಣ್ಣು ಹಾಗೂ ಎರಡೂ ಕಾಲುಗಳಿಂದ ಸಂಯುಕ್ತನಿರುವಂಥ ಮನುಷ್ಯನು ಕೂಡ ಆ ಬೆಂಕಿಯ ಮೇಲೆ ವಿಶಾಸ ಮಾಡದಿರುವುದರಿಂದ ಉತ್ತ ದಾವಾನಲದಲ್ಲಿ ಭಸ್ಯನಾಗಿ ಹೋಗುತ್ತಾನೆ. ಆದುದರಿಂದ ಸಮೃದ್ಧಿ, ಸಮೃದ್ಧಿನ ಮತ್ತು ಸಮೃದ್ಧಿತ್ವ ಈ ಮೂರರ ಏಕತೆಗೆ ಪ್ರಾಪ್ತವಾದ ನಂತರವೇ ಅವುಗಳಿಂದ ಸಿದ್ಧಿಯ ಪ್ರಾಪ್ತಿಯಾಗುತ್ತದೆ ಎಂಬುದನ್ನು ನಿಶ್ಚಯಾಗಿ ತಿಳಿದುಕೊಳ್ಳಬೇಕು.

■ ಈ ಜೀವನು ಅನಾದಿ ಕಾಲದಿಂದ ತಾನು ಸ್ವಯಂ ಚೈತನ್ಯರತ್ನನಿರುವೆನೆಂಬುದನ್ನು ಮತ್ತು ತನ್ನಲ್ಲಿ ಶ್ರೀಲೋಕ ಪೂಜ್ಯವಾದ ಸಮೃದ್ಧಿ, ಮೌದಲಾದ ಮೂರು ರತ್ನಗಳಿರುವುದನ್ನೂ ಹಾಗೂ ಅವುಗಳ ಪ್ರಾಪ್ತಿ ಮಾಡಿಕೊಳ್ಳುವುದರಿಂದ ಆತನು ಅನಂತ ಅತೀಂದ್ರಿಯ ಸೌಖ್ಯವನ್ನು ಸಾದಿ ಅನಂತ ಕಾಲದವರೆಗೆ ಪಡೆಯಬಹುದಾಗಿದೆ- ಯೆಂಬುದನ್ನೂ ಸಂಪೂರ್ಣವಾಗಿ ಮರೆತು ಹೋಗಿ, ಕೇವಲ ಬಾಹ್ಯದಲ್ಲಿ ರತ್ನಗಳ ಹೆಸರಿನಿಂದ ಮಾರಾಟವಾಗುತ್ತಿರುವ ಜಡ ಕಲ್ಲುಗಳನ್ನೇ ಸಂಗ್ರಹಿಸುತ್ತ ಅವುಗಳಿಂದ ಜಡ ಶರೀರವನ್ನು ಶೃಂಗರಿಸಿ ಅದನ್ನು ಪ್ರಸನ್ನ ಪಡಿಸಿ ತಾನು ಸುಖಿಯಾಗಲು ಬಯಸಿದ ಸ್ವಪ್ನಗಳೆಲ್ಲವೂ ಸ್ವಪ್ನಗಳಾಗಿಯೇ ಹೋಗುವುದರಿಂದ ಇದುವರೆಗೆ ಕೇವಲ ದುಃಖದ ಅನುಭವವನ್ನೇ ಮಾಡಿದ್ದಾನೆ. ಆದುದರಿಂದ ಈಗಲಾದರೂ ತನ್ನ ಸ್ವರೂಪವನ್ನು ಹಾಗೂ ರತ್ನತ್ಯಯಗಳ ಸ್ವರೂಪವನ್ನು ತಿಳಿದುಕೊಂಡು ಅವುಗಳ ಪ್ರಾಪ್ತಿಗಾಗಿ ಈ ಮನುಷ್ಯ ಭವವನ್ನು ವಿನಿಯೋಗಿಸಿದರೆ ಅನಂತ ಸುಖಿಯಾಗಬಹುದಾಗಿದೆ.